

# Holy Bible

*Aionian* Edition®

ಕನ್ನಡ

Sanskrit New Testament, Kannada

AionianBible.org

ವಿಶ್ವದ ಮೊದಲ ಪವಿತ್ರ ಬೈಬಲ್ ಅನುವಾದಿಸಿದ  
ನಕಲಿಸಲು ಮತ್ತು ಮುದ್ರಿಸಲು 100% ಉಚಿತ  
ಎಂದೂ ಕರೆಯಲಾಗುತ್ತದೆ “ ದಿ ಪರ್ಪಲ್ ಬೈಬಲ್ ”

*Holy Bible Aionian Edition* ®

ಕನ್ನಡ

Sanskrit New Testament, Kannada

CC Attribution ShareAlike 4.0, 2018-2024

Source text: eBible.org

Source version: 2/21/2024

Source copyright: CC Attribution ShareAlike 4.0

SanskritBible.in, 2018

Formatted by Speedata Publisher 4.19.2 (Pro) on 4/23/2024

100% Free to Copy and Print

TOR Anonymously

<https://AionianBible.org>

Published by Nainoia Inc

<https://Nainoia-Inc.signedon.net>

We pray for a modern public domain translation in every language

Report content and format concerns to Nainoia Inc

Volunteer help is welcome and appreciated!

*Celebrate Jesus Christ's victory of grace!*



## ಮುನ್ನುಡಿ

ಕನ್ನಡ at [AionianBible.org/Preface](http://AionianBible.org/Preface)

The *Holy Bible Aionian Edition* ® is the world's first Bible *un-translation*! What is an *un-translation*? Bibles are translated into each of our languages from the original Hebrew, Aramaic, and Koine Greek. Occasionally, the best word translation cannot be found and these words are transliterated letter by letter. Four well known transliterations are *Christ*, *baptism*, *angel*, and *apostle*. The meaning is then preserved more accurately through context and a dictionary. The Aionian Bible un-translates and instead transliterates eleven additional Aionian Glossary words to help us better understand God's love for individuals and all mankind, and the nature of afterlife destinies.

The first three words are *aiōn*, *aiōnios*, and *aiōdios*, typically translated as *eternal* and also *world* or *eon*. The Aionian Bible is named after an alternative spelling of *aiōnios*. Consider that researchers question if *aiōn* and *aiōnios* actually mean *eternal*. Translating *aiōn* as *eternal* in Matthew 28:20 makes no sense, as all agree. The Greek word for *eternal* is *aiōdios*, used in Romans 1:20 about God and in Jude 6 about demon imprisonment. Yet what about *aiōnios* in John 3:16? Certainly we do not question whether salvation is eternal! However, *aiōnios* means something much more wonderful than infinite time! Ancient Greeks used *aiōn* to mean *eon* or *age*. They also used the adjective *aiōnios* to mean *entirety*, such as *complete* or even *consummate*, but never infinite time. Read Dr. Heleen Keizer and Ramelli and Konstan for proofs. So *aiōnios* is the perfect description of God's Word which has *everything* we need for life and godliness! And the *aiōnios* life promised in John 3:16 is not simply a ticket to eternal life in the future, but the invitation through faith to the *consummate* life beginning now!

The next seven words are *Sheol*, *Hadēs*, *Geenna*, *Tartaroō*, *Abyssos*, and *Limnē Pyr*. These words are often translated as *Hell*, the place of eternal punishment. However, *Hell* is ill-defined when compared with the Hebrew and Greek. For example, *Sheol* is the abode of deceased believers and unbelievers and should never be translated as *Hell*. *Hadēs* is a temporary place of punishment, Revelation 20:13-14. *Geenna* is the Valley of Hinnom, Jerusalem's refuse dump, a temporal judgment for sin. *Tartaroō* is a prison for demons, mentioned once in 2 Peter 2:4. *Abyssos* is a temporary prison for the Beast and Satan. Translators are also inconsistent because *Hell* is used by the King James Version 54 times, the New International Version 14 times, and the World English Bible zero times. Finally, *Limnē Pyr* is the Lake of Fire, yet Matthew 25:41 explains that these fires are prepared for the Devil and his angels. So there is reason to review our conclusions about the destinies of redeemed mankind and fallen angels.

The eleventh word, *eleēsē*, reveals the grand conclusion of grace in Romans 11:32. Take the time to understand these eleven words. The original translation is unaltered and a note is added to 64 Old Testament and 200 New Testament verses. To help parallel study and Strong's Concordance use, apocryphal text is removed and most variant verse numbering is mapped to the English standard. We thank our sources at [eBible.org](http://eBible.org), [Crosswire.org](http://Crosswire.org), [unbound.Biola.edu](http://unbound.Biola.edu), [Bible4u.net](http://Bible4u.net), and [NHEB.net](http://NHEB.net). The Aionian Bible is copyrighted with [creativecommons.org/licenses/by-nd/4.0](http://creativecommons.org/licenses/by-nd/4.0), allowing 100% freedom to copy and print, if respecting source copyrights. Check the Reader's Guide and read online at [AionianBible.org](http://AionianBible.org), with Android, and TOR network. Why purple? King Jesus' Word is royal... and purple is the color of royalty!



## ಪರಿವಿಡಿ

### ಹೊಸ ಒಡಂಬಡಿಕೆ

ಮಧಿಃ .....	11
ಮಾರ್ಕಃ .....	90
ಲೂಕಃ .....	139
ಯೋಹನಃ .....	223
ಪ್ರೇರಿತಾಃ .....	289
ರೋಮಿಣಃ .....	377
೦ ಕರಿನ್ಥಿನಃ .....	413
೨ ಕರಿನ್ಥಿನಃ .....	447
ಗಾಲಾತಿನಃ .....	470
ಇಫಿಷಿಣಃ .....	482
ಫಿಲಿಪಿನಃ .....	493
ಕಲಸಿನಃ .....	501
೦ ಥಿಷಲನೀಕಿನಃ .....	509
೨ ಥಿಷಲನೀಕಿನಃ .....	517
೦ ತೀಮಥಿಯಃ .....	521
೨ ತೀಮಥಿಯಃ .....	530
ತೀತಃ .....	537
ಫಿಲೋಮೋನಃ .....	541
ಇಬ್ರಿಣಃ .....	543
ಯಾಕೂಬಃ .....	568
೦ ಪಿತರಃ .....	577
೨ ಪಿತರಃ .....	586
೦ ಯೋಹನಃ .....	592
೨ ಯೋಹನಃ .....	601
೩ ಯೋಹನಃ .....	603
ಯಿಹೂದಾಃ .....	605
ಪ್ರಕಾಶಿತಂ .....	608

### ಅಂತಿಮ ಟಿಪ್ಪಣಿಗಳು

ರೀಡರ್ ಗೈಡ್

ನಿಘಂಟು

ನಕ್ಷೆಗಳು

ವಿಧಿ

ಪಿಕ್ಚರ್ಸ್, Doré





ಹೊಸ ಬಡಂಬಡಿಕೆ



ತದಾ ಯೇಶುರಕಥಯತ್, ಹೇ ಪಿತರೇತಾನ್ ಕ್ಷಮಸ್ವ ಯತ ಏತೇ ಯತ್ ಕರ್ಮ್ಯ ಕುರ್ವನ್ತಿ ತನ್ ನ ವಿದುಃ;  
ಪಶ್ಚಾತ್ತೇ ಗುಟಿಕಾಪಾತಂ ಕೃತ್ವಾ ತಸ್ಯ ವಸ್ತ್ರಾಣಿ ವಿಭಜ್ಯ ಜಗ್ಮುಃ  
ಲೂಕಃ 23:34

## ಮಧಿಃ

1 ಇಬ್ರಾಹೀಮಃ ಸನ್ನಾನೋ ದಾಯೂದ್ ತಸ್ಯ ಸನ್ನಾನೋ ಯೀಶುಖ್ರೀಷ್ಟಸ್ಯ ಪೂರ್ವಪುರುಷವಂಶಶ್ರೇಣೀ | 2 ಇಬ್ರಾಹೀಮಃ ಪುತ್ರ ಇಸಾಕ್ ತಸ್ಯ ಪುತ್ರೋ ಯಾಕೂಬ್ ತಸ್ಯ ಪುತ್ರೋ ಯಿಹೂದಾಸ್ತಸ್ಯ ಭ್ರಾತರಶ್ಚ | 3 ತಸ್ಮಾದ್ ಯಿಹೂದಾತಸ್ತಾಮರೋ ಗರ್ಭೇ ಪೇರಸ್ಸೇರಹೌ ಜಜ್ಞಾತೇ, ತಸ್ಯ ಪೇರಸಃ ಪುತ್ರೋ ಹಿಷ್ರೋಣ್ ತಸ್ಯ ಪುತ್ರೋ ಽರಾಮ್ | 4 ತಸ್ಯ ಪುತ್ರೋ ಽಮೀನಾದಬ್ ತಸ್ಯ ಪುತ್ರೋ ನಹಶೋನ್ ತಸ್ಯ ಪುತ್ರಃ ಸಲ್ಮೋನ್ | 5 ತಸ್ಮಾದ್ ರಾಹಬೋ ಗರ್ಭೇ ಬೋಯಮ್ ಜಜ್ಞೇ, ತಸ್ಮಾದ್ ರೂತೋ ಗರ್ಭೇ ಓಬೇದ್ ಜಜ್ಞೇ, ತಸ್ಯ ಪುತ್ರೋ ಯಿಶಯಃ | 6 ತಸ್ಯ ಪುತ್ರೋ ದಾಯೂದ್ ರಾಜಃ ತಸ್ಮಾದ್ ಮೃತೋರಿಯಸ್ಯ ಜಾಯಾಯಾಂ ಸುಲೇಮಾನ್ ಜಜ್ಞೇ | 7 ತಸ್ಯ ಪುತ್ರೋ ರಿಹಬಿಯಾಮ್, ತಸ್ಯ ಪುತ್ರೋಽಬಿಯಃ, ತಸ್ಯ ಪುತ್ರ ಆಸಾಃ | 8 ತಸ್ಯ ಸುತೋ ಯಿಹೋಶಾಫಟ್ ತಸ್ಯ ಸುತೋ ಯಿಹೋರಾಮ ತಸ್ಯ ಸುತ ಉಷಿಯಃ | 9 ತಸ್ಯ ಸುತೋ ಯೋಥಮ್ ತಸ್ಯ ಸುತ ಆಹಮ್ ತಸ್ಯ ಸುತೋ ಹಿಷ್ಕಿಯಃ | 10 ತಸ್ಯ ಸುತೋ ಮಿನಶಿಃ, ತಸ್ಯ ಸುತ ಆಮೋನ್ ತಸ್ಯ ಸುತೋ ಯೋಶಿಯಃ | 11 ಬಾಬಿಲ್ನಗರೇ ಪ್ರವಸನಾತ್ ಪೂರ್ವಂ ಸ ಯೋಶಿಯೋ ಯಿಖನಿಯಂ ತಸ್ಯ ಭ್ರಾತೃಂಶ್ಚ ಜನಯಾಮಾಸ | 12 ತತೋ ಬಾಬಿಲಿ ಪ್ರವಸನಕಾಲೇ ಯಿಖನಿಯಃ ಶಲ್ತಿಯೇಲಂ ಜನಯಾಮಾಸ, ತಸ್ಯ ಸುತಃ ಸಿರುಬ್ಬಾವಿಲ್ | 13 ತಸ್ಯ ಸುತೋ ಽಬೋಹುಡ್ ತಸ್ಯ ಸುತ ಇಲೀಯಾಕೀಮ್ ತಸ್ಯ ಸುತೋಽಸೋರ್ | 14 ಅಸೋರಃ ಸುತಃ ಸಾದೋಕ್ ತಸ್ಯ ಸುತ ಆಖೀಮ್ ತಸ್ಯ ಸುತ ಇಲೀಹೂದ್ | 15 ತಸ್ಯ ಸುತ ಇಲಿಯಾಸರ್ ತಸ್ಯ ಸುತೋ ಮತ್ತನ್ | 16 ತಸ್ಯ ಸುತೋ ಯಾಕೂಬ್ ತಸ್ಯ ಸುತೋ ಯೂಷಫ್ ತಸ್ಯ ಜಾಯಾ ಮರಿಯಮ್; ತಸ್ಯ ಗರ್ಭೇ ಯೀಶುರಜನಿ, ತಮೇವ ಖ್ರೀಷ್ಟಮ್ (ಅರ್ಥಾದ್ ಅಭಿಷಿಕ್ತಂ) ವದನ್ತಿ | 17 ಇತ್ಥಮ್ ಇಬ್ರಾಹೀಮೋ ದಾಯೂದಂ ಯಾವತ್ ಸಾಕಲ್ಯೇನ ಚತುರ್ದಶಪುರುಷಾಃ; ಆ ದಾಯೂದಃ ಕಾಲಾದ್ ಬಾಬಿಲಿ ಪ್ರವಸನಕಾಲಂ ಯಾವತ್ ಚತುರ್ದಶಪುರುಷಾ ಭವನ್ತಿ | ಬಾಬಿಲಿ ಪ್ರವಾಸನಕಾಲಾತ್ ಖ್ರೀಷ್ಟಸ್ಯ ಕಾಲಂ ಯಾವತ್ ಚತುರ್ದಶಪುರುಷಾ ಭವನ್ತಿ | 18 ಯೀಶುಖ್ರೀಷ್ಟಸ್ಯ

ಜನ್ಮ ಕಥೆ | ಮರಿಯಮ್ ನಾಮಿಕಾ ಕನ್ಯಾ ಯೂಷಫೇ  
ವಾಗ್ಡತ್ತಾಸೀತ್, ತದಾ ತಯೋಃ ಸಭಮಾತ್ ಪ್ರಾಕ್ ಸಾ ಕನ್ಯಾ  
ಪವಿತ್ರೇಣಾತ್ಮನಾ ಗರ್ಭವತೀ ಬಭೂವ | 19 ತತ್ರ ತಸ್ಯಾಃ ಪತಿ  
ಯೂಷಫ್ ಸೌಜನ್ಯಾತ್ ತಸ್ಯಾಃ ಕಲಚ್ಚಂ ಪ್ರಕಾಶಯಿತುಮ್ ಅನಿಚ್ಛನ್  
ಗೋಪನೇನೇ ತಾಂ ಪಾರಿತ್ಯಕ್ತುಂ ಮನಶ್ಚಕ್ರೇ | 20 ಸ ತಥೈವ  
ಭಾವಯತಿ, ತದಾನೀಂ ಪರಮೇಶ್ವರಸ್ಯ ದೂತಃ ಸ್ವಪ್ನೇ ತಂ ದರ್ಶನಂ  
ದತ್ತ್ವಾ ವ್ಯಾಜಹಾರ, ಹೇ ದಾಯೂದಃ ಸನ್ಮಾನ ಯೂಷಫ್ ತ್ವಂ ನಿಜಾಂ  
ಜಾಯಾಂ ಮರಿಯಮಮ್ ಆದಾತುಂ ಮಾ ಭೈಷೀಃ | 21 ಯತಸ್ತಸ್ಯಾ  
ಗರ್ಭಃ ಪವಿತ್ರಾದಾತ್ಮನೋಽಭವತ್, ಸಾ ಚ ಪುತ್ರಂ ಪ್ರಸವಿಷ್ಯತೇ, ತದಾ  
ತ್ವಂ ತಸ್ಯ ನಾಮ ಯೀಶುಮ್ (ಅರ್ಥಾತ್ ತ್ರಾತಾರಂ) ಕರೀಷ್ಯಸೇ,  
ಯಸ್ಮಾತ್ ಸ ನಿಜಮನುಜಾನ್ ತೇಷಾಂ ಕಲುಷೇಭ್ಯ ಉದ್ಧರಿಷ್ಯತಿ | 22  
ಇತ್ಥಂ ಸತಿ, ಪಶ್ಯ ಗರ್ಭವತೀ ಕನ್ಯಾ ತನಯಂ ಪ್ರಸವಿಷ್ಯತೇ |  
ಇಮ್ಮಾನೂಯೇಲ್ ತದೀಯಚ್ಚ ನಾಮಧೇಯಂ ಭವಿಷ್ಯತಿ ||  
ಇಮ್ಮಾನೂಯೇಲ್ ಅಸ್ಮಾಕಂ ಸಜ್ಜೇಶ್ವರಇತ್ಯರ್ಥಃ | 23 ಇತಿ ಯದ್  
ವಚನಂ ಪುರ್ವಂ ಭವಿಷ್ಯದ್ವಕ್ತೃ ಈಶ್ವರಃ ಕಥಾಯಾಮಾಸ, ತತ್  
ತದಾನೀಂ ಸಿದ್ಧಮಭವತ್ | 24 ಅನನ್ತರಂ ಯೂಷಫ್ ನಿದ್ರಾತೋ  
ಜಾಗರಿತ ಉತ್ಥಾಯ ಪರಮೇಶ್ವರೀಯದೂತಸ್ಯ ನಿರ್ದೇಶಾನುಸಾರೇಣ  
ನಿಜಾಂ ಜಾಯಾಂ ಜಗ್ರಾಹ, 25 ಕಿನ್ತು ಯಾವತ್ ಸಾ ನಿಜಂ  
ಪ್ರಥಮಸುತಂ ಅ ಸುಷುವೇ, ತಾವತ್ ತಾಂ ನೋಪಾಗಚ್ಛತ್, ತತಃ  
ಸುತಸ್ಯ ನಾಮ ಯೀಶುಂ ಚಕ್ರೇ |

**2** ಅನನ್ತರಂ ಹೇರೋದ್ ಸಂಜ್ಞಕೇ ರಾಜ್ಞಿ ರಾಜ್ಯಂ ಶಾಸತಿ  
ಯಿಹೂದೀಯದೇಶಸ್ಯ ಬೈತ್ಲೇಹಮಿ ನಗರೇ ಯೀಶೌ ಜಾತವತಿ ಚ,  
ಕತಿಪಯಾ ಜ್ಯೋತಿರ್ವ್ಯದಃ ಪೂರ್ವಸ್ಯಾ ದಿಶೋ ಯಿರೂಶಾಲಮ್ಮಗರಂ  
ಸಮೇತ್ಯ ಕಥಯಮಾಸುಃ, 2 ಯೋ ಯಿಹೂದೀಯಾನಾಂ  
ರಾಜಾ ಜಾತವಾನ್, ಸ ಕುತ್ರಾಸ್ತೇ? ವಯಂ ಪೂರ್ವಸ್ಯಾಂ ದಿಶಿ  
ತಿಷ್ಠಂತಸ್ತದೀಯಾಂ ತಾರಕಾಮ್ ಅಪಶ್ಯಾಮ ತಸ್ಮಾತ್ ತಂ ಪ್ರಣಿನ್ತುಮ್  
ಅಗಮಾಮ | 3 ತದಾ ಹೇರೋದ್ ರಾಜಾ ಕಥಾಮೇತಾಂ  
ನಿಶಮ್ಯ ಯಿರೂಶಾಲಮ್ಮಗರಸ್ಥಿತೈಃ ಸರ್ವಮಾನವೈಃ ಸಾರ್ಥಮ್  
ಉದ್ವಿಜ್ಯ 4 ಸರ್ವಾನ್ ಪ್ರಧಾನಯಾಜಕಾನ್ ಅಧ್ಯಾಪಕಾಂಶ್ಚ

ಸಮಾಹೂಯಾನೀಯ ಪಪ್ರಭ್ಫ, ಖ್ರೀಷ್ಠಃ ಕುತ್ರ ಜನಿಷ್ಯತೇ? 5  
 ತದಾ ತೇ ಕಥಯಾಮಾಸುಃ, ಯಿಹೂದೀಯದೇಶಸ್ಯ ಬೈತ್ಲೇಹಮಿ  
 ನಗರೇ, ಯತೋ ಭವಿಷ್ಯದ್ವಾದಿನಾ ಇತ್ಥಂ ಲಿಖಿತಮಾಸ್ತೇ, 6  
 ಸರ್ವ್ವಾಭ್ಯೋ ರಾಜಧಾನೀಭ್ಯೋ ಯಿಹೂದೀಯಸ್ಯ ನೀವೃತಃ|  
 ಹೇ ಯೀಹೂದೀಯದೇಶಸ್ಯೇ ಬೈತ್ಲೇಹಮ್ ತ್ವಂ ನ ಚಾವರಾ|  
 ಇಸ್ರಾಯೇಲೀಯಲೋಕಾನ್ ಮೇ ಯತೋ ಯಃ ಪಾಲಯಿಷ್ಯತಿ|  
 ತಾದ್ಯಗೇಕೋ ಮಹಾರಾಜಸ್ತ್ವನ್ಮದ್ಯ ಉದ್ಭವಿಷ್ಯತಿ|| 7 ತದಾನೀಂ  
 ಹೇರೋದ್ ರಾಜಾ ತಾನ್ ಜ್ಯೋತಿರ್ವಿದೋ ಗೋಪನಮ್ ಆಹೂಯ  
 ಸಾ ತಾರಕಾ ಕದಾ ದೃಷ್ಟ್ವಾಭವತ್, ತದ್ ವಿನಿಶ್ಚಯಾಮಾಸ| 8  
 ಅಪರಂ ತಾನ್ ಬೈತ್ಲೇಹಮಂ ಪ್ರಹೀತ್ಯ ಗದಿತವಾನ್, ಯೂಯಂ  
 ಯಾತ, ಯತ್ನಾತ್ ತಂ ಶಿಶುಮ್ ಅನ್ವಿಷ್ಯ ತದುದ್ದೇಶೇ ಪ್ರಾಪ್ತೇ ಮಹ್ಯಂ  
 ವಾರ್ತಾಂ ದಾಸ್ಯಥ, ತತೋ ಮಯಾಪಿ ಗತ್ವಾ ಸ ಪ್ರಣಂಸ್ಯತೇ| 9  
 ತದಾನೀಂ ರಾಜ್ಞ ಏತಾದೃಶೀಮ್ ಆಜ್ಞಾಂ ಪ್ರಾಪ್ಯ ತೇ ಪ್ರತಸ್ಥಿರೇ, ತತಃ  
 ಪೂರ್ವ್ವಸ್ಯಾಂ ದಿಶಿ ಸ್ಥಿತೈಸ್ತೈ ಯಾ ತಾರಕಾ ದೃಷ್ಟ್ವಾ ಸಾ ತಾರಕಾ  
 ತೇಷಾಮಗ್ರೇ ಗತ್ವಾ ಯತ್ರ ಸ್ಥಾನೇ ಶಿಶೂರಾಸ್ತೇ, ತಸ್ಯ ಸ್ಥಾನಸ್ಯೋಪರಿ  
 ಸ್ಥಗಿತಾ ತಸ್ಯಾ| 10 ತದ್ ದೃಷ್ಟ್ವಾ ತೇ ಮಹಾನಂದಿತಾ ಬಭೂವುಃ, 11  
 ತತೋ ಗೇಹಮದ್ಯ ಪ್ರವಿಶ್ಯ ತಸ್ಯ ಮಾತ್ರಾ ಮರಿಯಮಾ ಸಾಧ್ಯಂ ತಂ  
 ಶಿಶುಂ ನಿರೀಕ್ಷಯ ದಣ್ಣವದ್ ಭೂತ್ವಾ ಪ್ರಣೇಮುಃ, ಅಪರಂ ಸ್ವೇಷಾಂ  
 ಘನಸಮ್ಪತ್ತಿಂ ಮೋಚಯಿತ್ವಾ ಸುವರ್ಣಂ ಕುನ್ದುರುಂ ಗನ್ಧರಮಣ್ಣ  
 ತಸ್ಮೈ ದರ್ಶನೀಯಂ ದತ್ತವಂತಃ| 12 ಪಶ್ಚಾದ್ ಹೇರೋದ್ ರಾಜಸ್ಯ  
 ಸಮೀಪಂ ಪುನರಪಿ ಗಂತುಂ ಸ್ವಪ್ನ ಈಶ್ವರೇಣ ನಿಷಿದ್ಧಾಃ ಸನ್ನೋಽನ್ಯೇನ  
 ಪಥಾ ತೇ ನಿಜದೇಶಂ ಪ್ರತಿ ಪ್ರತಸ್ಥಿರೇ| 13 ಅನನ್ತರಂ ತೇಷು  
 ಗತವತ್ಮು ಪರಮೇಶ್ವರಸ್ಯ ದೂತೋ ಯೂಷಫೇ ಸ್ವಪ್ನೇ ದರ್ಶನಂ  
 ದತ್ವಾ ಜಗಾದ, ತ್ವಮ್ ಉತ್ಥಾಯ ಶಿಶುಂ ತನ್ಮಾತರಣ್ಣ ಗೃಹೀತ್ವಾ  
 ಮಿಸರ್ದೇಶಂ ಪಲಾಯಸ್ವ, ಅಪರಂ ಯಾವದಹಂ ತುಭ್ಯಂ ವಾರ್ತಾಂ  
 ನ ಕಥಯಿಷ್ಯಾಮಿ, ತಾವತ್ ತತ್ರೈವ ನಿವಸ, ಯತೋ ರಾಜಾ  
 ಹೇರೋದ್ ಶಿಶುಂ ನಾಶಯಿತುಂ ಮೃಗಯಿಷ್ಯತೇ| 14 ತದಾನೀಂ  
 ಯೂಷಫ್ ಉತ್ಥಾಯ ರಜನ್ಯಾಂ ಶಿಶುಂ ತನ್ಮಾತರಣ್ಣ ಗೃಹೀತ್ವಾ  
 ಮಿಸರ್ದೇಶಂ ಪ್ರತಿ ಪ್ರತಸ್ಥೇ, 15 ಗತ್ವಾ ಚ ಹೇರೋದೋ ನೃಪತೇ

ಮರಣಪರ್ಯಂತಂ ತತ್ರ ದೇಶೇ ನ್ಯುವಾಸ, ತೇನ ಮಿಸರ್ವೇಶಾದಹಂ  
 ಪುತ್ರಂ ಸ್ವಕೀಯಂ ಸಮುಪಾಹೂಯಮ್ | ಯದೇತದ್ವಚನಮ್  
 ಈಶ್ವರೇಣ ಭವಿಷ್ಯದ್ವಾದಿನಾ ಕಥಿತಂ ತತ್ ಸಫಲಮಭೂತ್ | 16  
 ಅನನ್ತರಂ ಹೇರೋದ್ ಜ್ಯೋತಿರ್ವಿಧಿರಾತ್ಮಾನಂ ಪ್ರವಚ್ಛಿತಂ ವಿಜ್ಞಾಯ  
 ಭೃಶಂ ಚುಕೋಪ; ಅಪರಂ ಜ್ಯೋತಿರ್ವಿದ್ಯುಸ್ತೇನ ವಿನಿಶ್ಚಿತಂ ಯದ್  
 ದಿನಂ ತದ್ವಿನಾದ್ ಗಣಯಿತ್ವಾ ದ್ವಿತೀಯವತ್ಸರಂ ಪ್ರವಿಷ್ಟಾ ಯಾವನ್ನೋ  
 ಬಾಲಕಾ ಅಸ್ಮಿನ್ ಬೈತ್ಲೇಹಮ್ಮಗರೇ ತತ್ಸೀಮಮಧ್ಯೇ ಚಾಸನ್,  
 ಲೋಕಾನ್ ಪ್ರಹಿತೃ ತಾನ್ ಸರ್ವಾನ್ ಘಾತಯಾಮಾಸ | 17 ಅತಃ  
 ಅನೇಕಸ್ಯ ವಿಲಾಪಸ್ಯ ನಿನಾದಃ ಕ್ರನ್ದನಸ್ಯ ಚ | ಶೋಕೇನ ಕೃತಶಬ್ದಶ್ಚ  
 ರಾಮಾಯಾಂ ಸಂನಿಶಮ್ಯತೇ | ಸ್ವಬಾಲಗಣಹೇತೋರ್ವೈ ರಾಹೇಲ್  
 ನಾರೀ ತು ರೋದಿನೀ | ನ ಮನ್ಯತೇ ಪ್ರಬೋಧನ್ನು ಯತಸ್ತೇ ನೈವ ಮನ್ತಿ  
 ಹಿ || 18 ಯದೇತದ್ ವಚನಂ ಯಿರೀಮಿಯನಾಮಕಭವಿಷ್ಯದ್ವಾದಿನಾ  
 ಕಥಿತಂ ತತ್ ತದಾನೀಂ ಸಫಲಮ್ ಅಭೂತ್ | 19 ತದನನ್ತರಂ ಹೇರೇದಿ  
 ರಾಜನಿ ಮೃತೇ ಪರಮೇಶ್ವರಸ್ಯ ದೂತೋ ಮಿಸರ್ವೇಶೇ ಸ್ವಪ್ನೇ ದರ್ಶನಂ  
 ದತ್ವಾ ಯೂಷಫೇ ಕಥಿತವಾನ್ 20 ತ್ವಮ್ ಉತ್ಥಾಯ ಶಿಶುಂ ತನ್ಮಾತರಙ್ಗ  
 ಗೃಹೀತ್ವಾ ಪುನರಪಿಸ್ರಾಯೇಲೋ ದೇಶಂ ಯಾಹೀ, ಯೇ ಜನಾಃ  
 ಶಿಶುಂ ನಾಶಯಿತುಮ್ ಅಮೃಗಯನ್ತ, ತೇ ಮೃತವನ್ತಃ | 21 ತದಾನೀಂ  
 ಸ ಉತ್ಥಾಯ ಶಿಶುಂ ತನ್ಮಾತರಙ್ಗ ಗೃಹ್ಣನ್ ಇಸ್ರಾಯೇಲೈಶಮ್  
 ಆಜಗಾಮ | 22 ಕಿನ್ನು ಯಿಹೂದೀಯದೇಶೇ ಅರ್ಖಿಲಾಯನಾಮ  
 ರಾಜಕುಮಾರೋ ನಿಜಪಿತು ಹೇರೋದಃ ಪದಂ ಪ್ರಾಪ್ಯ ರಾಜತ್ವಂ  
 ಕರೋತೀತಿ ನಿಶಮ್ಯ ತತ್ ಸ್ಥಾನಂ ಯಾತುಂ ಶಚ್ಛಿತವಾನ್, ಪಶ್ಚಾತ್ ಸ್ವಪ್ನ  
 ಈಶ್ವರಾತ್ ಪ್ರಬೋಧಂ ಪ್ರಾಪ್ಯ ಗಾಲೀಲೈಶಸ್ಯ ಪ್ರದೇಶೈಕಂ ಪ್ರಸ್ಥಾಯ  
 ನಾಸರನ್ನಾಮ ನಗರಂ ಗತ್ವಾ ತತ್ರ ನ್ಯುಷಿತವಾನ್, 23 ತೇನ ತಂ  
 ನಾಸರತೀಯಂ ಕಥಯಿಷ್ಯನ್ತಿ, ಯದೇತದ್ವಾಕ್ಯಂ ಭವಿಷ್ಯದ್ವಾದಿಭಿರುಕ್ತಂ  
 ತತ್ ಸಫಲಮಭವತ್ |

**3** ತದಾನೋಂ ಯೋಕ್ಷಾಮಾ ಮಜ್ಜಯಿತಾ ಯಿಹೂದೀಯದೇಶಸ್ಯ  
 ಪ್ರಾನ್ತರಮ್ ಉಪಸ್ಥಾಯ ಪ್ರಚಾರಯನ್ ಕಥಯಾಮಾಸ, 2 ಮನಾಂಸಿ  
 ಪರಾವರ್ತಯತ, ಸ್ವರ್ಗೀಯರಾಜತ್ವಂ ಸಮೀಪಮಾಗತಮ್ | 3  
 ಪರಮೇಶಸ್ಯ ಪನ್ನಾನಂ ಪರಿಷ್ಕುರುತ ಸರ್ವತಃ | ತಸ್ಯ ರಾಜಪಥಾಂಶ್ಚೈವ

ಸಮೀಕುರುತ ಸರ್ವಧಾ | ಇತ್ಯೇತತ್ ಪ್ರಾನ್ತರೇ ವಾಕ್ಯಂ ವದತಃ  
 ಕಸ್ಯಚಿದ್ ರವಃ || 4 ಏತದ್ವಚನಂ ಯಿಶಯಿಯಭವಿಷ್ಯದ್ವಾದಿನಾ  
 ಯೋಹನಮುದ್ವಿಶ್ಯ ಭಾಷಿತಮ್ | ಯೋಹನೋ ವಸನಂ  
 ಮಹಾಜ್ಗರೋಮಜಂ ತಸ್ಯ ಕಟೌ ಚರ್ಮಕಟಿಬನ್ಧನಂ; ಸ  
 ಚ ಶೂಕಕೀಟಾನ್ ಮಧು ಚ ಭುಕ್ತವಾನ್ | 5 ತದಾನೀಂ  
 ಯಿರೂಶಾಲಮ್ನಗರನಿವಾಸಿನಃ ಸರ್ವೇ ಯಿಹೂದಿದೇಶೀಯಾ  
 ಯರ್ಧನ್ವಟಿನ್ಯಾ ಉಭಯತಟಿಸ್ಥಾಶ್ಚ ಮಾನವಾ ಬಹಿರಾಗತ್ಯ ತಸ್ಯ  
 ಸಮೀಪೇ 6 ಸ್ವೀಯಂ ಸ್ವೀಯಂ ದುರಿತಮ್ ಅಜ್ಞೇಕೃತ್ಯ ತಸ್ಯಾಂ  
 ಯರ್ಧನಿ ತೇನ ಮಜ್ಜಿತಾ ಬಭೂವುಃ | 7 ಅಪರಂ ಬಹೂನ್  
 ಫಿರೂಶಿನಃ ಸಿದೂಕಿನಶ್ಚ ಮನುಜಾನ್ ಮಂಕ್ತುಂ ಸ್ವಸಮೀಪಮ್  
 ಆಗಚ್ಛೋ ವಿಲೋಕ್ಯ ಸ ತಾನ್ ಅಭಿದಧೌ, ರೇ ರೇ ಭುಜಗವಂಶಾ  
 ಆಗಾಮೀನಃ ಕೋಪಾತ್ ಪಲಾಯಿತುಂ ಯುಷ್ಮಾನ್ ಕಶ್ಚೇತಿತವಾನ್?  
 8 ಮನಃಪರಾವರ್ತನಸ್ಯ ಸಮುಚಿತಂ ಫಲಂ ಫಲತ | 9 ಕಿನ್ತ್ವಸ್ತೂಕಂ  
 ತಾತ ಇಬ್ರಾಹೀಮ್ ಅಸ್ತೀತಿ ಸ್ವೇಷು ಮನಃಸು ಚೀನ್ವಯನ್ತೋ ಮಾ  
 ವ್ಯಾಹರತ | ಯತೋ ಯುಷ್ಮಾನ್ ಅಹಂ ವದಾಮಿ, ಈಶ್ವರ ಏತೇಭ್ಯಃ  
 ಪಾಷಾಣೇಭ್ಯ ಇಬ್ರಾಹೀಮಃ ಸನ್ತಾನಾನ್ ಉತ್ಪಾದಯಿತುಂ ಶಕ್ನೋತಿ |  
 10 ಅಪರಂ ಪಾದಪಾನಾಂ ಮೂಲೇ ಕುಠಾರ ಇದಾನೀಮಪಿ ಲಗನ್  
 ಆಸ್ತೇ, ತಸ್ಮಾದ್ ಯಸ್ಮಿನ್ ಪಾದಪೇ ಉತ್ತಮಂ ಫಲಂ ನ  
 ಭವತಿ, ಸ ಕೃತ್ನೋ ಮಧ್ಯೇಽಗ್ನಿಂ ನಿಕ್ಷೇಪ್ಸ್ಯತೇ | 11 ಅಪರಮ್  
 ಅಹಂ ಮನಃಪರಾವರ್ತನಸೂಚಕೇನ ಮಜ್ಜನೇನ ಯುಷ್ಮಾನ್  
 ಮಜ್ಜಯಾಮೀತಿ ಸತ್ಯಂ, ಕಿನ್ತು ಮಮ ಪಶ್ಚಾದ್ ಯ ಆಗಚ್ಛತಿ, ಸ  
 ಮತ್ತೋಪಿ ಮಹಾನ್, ಅಹಂ ತದೀಯೋಪಾನಹೌ ವೋಢುಮಪಿ  
 ನಹಿ ಯೋಗ್ಯೋಸ್ಮಿ, ಸ ಯುಷ್ಮಾನ್ ವಹ್ನಿರೂಪೇ ಪವಿತ್ರ  
 ಆತ್ಮನಿ ಸಂಮಜ್ಜಯಿಷ್ಯತಿ | 12 ತಸ್ಯ ಕಾರೇ ಸೂರ್ಪ ಆಸ್ತೇ, ಸ  
 ಸ್ವೀಯಶಸ್ಯಾನಿ ಸಮ್ಯಕ್ ಪ್ರಸ್ಫೋಟ್ಯ ನಿಜಾನ್ ಸಕಲಗೋಧೂಮಾನ್  
 ಸಂಗೃಹ್ಯ ಭಾಣ್ಡಾಗಾರೇ ಸ್ಥಾಪಯಿಷ್ಯತಿ, ಕಿನ್ತು ಸರ್ವಾಣಿ  
 ವುಷಾಣ್ಯನಿರ್ವಾಣವಹ್ನಿನಾ ದಾಹಯಿಷ್ಯತಿ | 13 ಅನನ್ತರಂ ಯೀಶು  
 ಯೋಹನಾ ಮಜ್ಜಿತೋ ಭವಿತುಂ ಗಾಲೀಲ್ವದೇಶಾದ್ ಯರ್ಧನಿ ತಸ್ಯ  
 ಸಮೀಪಮ್ ಆಜಗಾಮ | 14 ಕಿನ್ತು ಯೋಹನ್ ತಂ ನಿಷಿದ್ಯ ಬಭಾಷೇ,

ತ್ವಂ ಕಿಂ ಮಮ ಸಮೀಪಮ್ ಆಗಚ್ಛಸಿ? ವರಂ ತ್ವಯಾ ಮಜ್ಜನಂ ಮಮ  
 ಪ್ರಯೋಜನಮ್ ಆಸ್ತೇ | 15 ತದಾನೀಂ ಯೀಶುಃ ಪ್ರತ್ಯವೋಚತ್;  
 ಈದಾನೀಮ್ ಅನುಮನ್ಯಸ್ವ ಯತ ಇತ್ಥಂ ಸರ್ವ್ವಧರ್ಮ್ವಾಸಾಧನಮ್  
 ಅಸ್ಮಾಕಂ ಕರ್ತವ್ಯಂ, ತತಃ ಸೋಽನ್ವಮನ್ಯತ | 16 ಅನನ್ತರಂ  
 ಯೀಶುರಮ್ಸಿ ಮಜ್ಜಿತುಃ ಸನ್ ತತ್ಕ್ಷಣಾತ್ ತೋಯಮಧ್ಯಾದ್  
 ಉತ್ಥಾಯ ಜಗಾಮ, ತದಾ ಜೀಮೂತದ್ವಾರೇ ಮುಕ್ತೇ ಜಾತೇ, ಸ  
 ಈಶ್ವರಸ್ಯಾತ್ಮಾನಂ ಕಪೋತವದ್ ಅವರುಹ್ಯ ಸ್ವೋಪಯ್ಯಾಗಚ್ಛಂತಂ  
 ವೀಕ್ಷಾಇಕ್ರೇ | 17 ಅಪರಮ್ ಏಷ ಮಮ ಪ್ರಿಯಃ ಪುತ್ರ ಏತಸ್ಮಿನ್ನೇವ  
 ಮಮ ಮಹಾಸನ್ನೋಷ ಏತಾದೃಶೀ ವ್ಯೋಮಜಾ ವಾಗ್ ಬಭೂವ |

**4** ತತಃ ಪರಂ ಯೀಶುಃ ಪ್ರತಾರಕೇಣ ಪರೀಕ್ಷಿತೋ ಭವಿತುಮ್  
 ಆತ್ಮನಾ ಪ್ರಾನ್ತರಮ್ ಆಕೃಷ್ಟಃ 2 ಸನ್ ಚತ್ವಾರಿಂಶದಹೋರಾತ್ರಾನ್  
 ಅನಾಹಾರಸ್ತಿಷ್ಠನ್ ಕ್ಷುಧಿತೋ ಬಭೂವ | 3 ತದಾನೀಂ ಪರೀಕ್ಷಿತಾ  
 ತತ್ಸಮೀಪಮ್ ಆಗತ್ಯ ವ್ಯಾಹೃತವಾನ್, ಯದಿ ತ್ವಮೀಶ್ವರಾತ್ಮಜೋ  
 ಭವೇಸ್ವಹ್ಯಾಜ್ಞಯಾ ಪಾಷಾಣಾನೇತಾನ್ ಪೂಪಾನ್ ವಿಧೇಹಿ |  
 4 ತತಃ ಸ ಪ್ರತ್ಯಬ್ರವೀತ್, ಇತ್ಥಂ ಲಿಖಿತಮಾಸ್ತೇ, "ಮನುಜಃ  
 ಕೇವಲಪೂಪೇನ ನ ಜೀವಿಷ್ಯತಿ, ಕಿನ್ತ್ವೀಶ್ವರಸ್ಯ ವದನಾದ್ ಯಾನಿ  
 ಯಾನಿ ವಚಾಂಸಿ ನಿಃಸರಂತಿ ತೈರೇವ ಜೀವಿಷ್ಯತಿ | " 5 ತದಾ  
 ಪ್ರತಾರಕಸ್ತಂ ಪುಣ್ಯನಗರಂ ನೀತ್ವಾ ಮಂದಿರಸ್ಯ ಚೂಡೋಪರಿ ನಿಧಾಯ  
 ಗದಿತವಾನ್, 6 ತ್ವಂ ಯದಿಶ್ವರಸ್ಯ ತನಯೋ ಭವೇಸ್ವಹೀತೋಽಧಃ  
 ಪತ, ಯತ ಇತ್ಥಂ ಲಿಖಿತಮಾಸ್ತೇ, ಆದೇಕ್ಷ್ಯತಿ ನಿಜಾನ್ ದೂತಾನ್  
 ರಕ್ಷಿತುಂ ತ್ವಾಂ ಪರಮೇಶ್ವರಃ | ಯಥಾ ಸರ್ವ್ವೇಷು ಮಾರ್ಗೇಷು  
 ತ್ವದೀಯಚರಣದ್ವಯೇ | ನ ಲಗೇತ್ ಪ್ರಸ್ತರಾಘಾತಸ್ತ್ವಾಂ ಘರಿಷ್ಯಂತಿ  
 ತೇ ಕರ್ಮಿಃ | 7 ತದಾನೀಂ ಯೀಶುಸ್ತಸ್ಮೈ ಕಥಿತವಾನ್ ಏತದಪಿ  
 ಲಿಖಿತಮಾಸ್ತೇ, "ತ್ವಂ ನಿಜಪ್ರಭುಂ ಪರಮೇಶ್ವರಂ ಮಾ ಪರೀಕ್ಷಸ್ವ | "  
 8 ಅನನ್ತರಂ ಪ್ರತಾರಕಃ ಪುನರಪಿ ತಮ್ ಅತ್ಯುಚ್ಚಧರಾಧರೋಪರಿ  
 ನೀತ್ವಾ ಜಗತಃ ಸಕಲರಾಜ್ಯಾನಿ ತದೈಶ್ವರ್ಯಾಣಿ ಚ ದರ್ಶಯಾಶ್ಚಕಾರ  
 ಕಥಯಾಶ್ಚಕಾರ ಚ, 9 ಯದಿ ತ್ವಂ ದಣ್ಡವದ್ ಭವನ್ ಮಾಂ  
 ಪ್ರಣಮೇಸ್ವಹ್ಯಹಮ್ ಏತಾನಿ ತುಭ್ಯಂ ಪ್ರದಾಸ್ಯಾಮಿ | 10 ತದಾನೀಂ  
 ಯೀಶುಸ್ತಮವೋಚತ್, ದೂರೀಭವ ಪ್ರತಾರಕ, ಲಿಖಿತಮಿದಮ್ ಆಸ್ತೇ,



"ತ್ವಯಾ ನಿಜಃ ಪ್ರಭುಃ ಪರಮೇಶ್ವರಃ ಪ್ರಣಮ್ಯಃ ಕೇವಲಃ ಸ ಸೇವ್ಯಶ್ಚ | "

11 ತತಃ ಪ್ರತಾರಕೇಣ ಸ ಪರ್ಯತ್ಯಾಜಿ, ತದಾ ಸ್ವರ್ಗೀಯದೂತೈರಾಗತ್ಯ  
ಸ ಸಿಷೇವೇ | 12 ತದನಂತರಂ ಯೋಹನ್ ಕಾರಾಯಾಂ ಬಬನ್ಧೇ,  
ತದ್ವಾತ್ರ್ತಾಂ ನಿಶಮ್ಯ ಯೀಶುನಾ ಗಾಲೀಲ್ ಪ್ರಾಸ್ಥೀಯತ | 13 ತತಃ  
ಪರಂ ಸ ನಾಸರನ್ನಗರಂ ವಿಹಾಯ ಜಲಘೇಸ್ತಟೇ ಸಿಬೂಲೂನ್ನಪ್ತಾಲೀ  
ಏತಯೋರುವಭಯೋಃ ಪ್ರದೇಶಯೋಃ ಸೀಮ್ನೋರ್ಮಧ್ಯವರ್ತ್ತೀ  
ಯಃ ಕಫರ್ನಾಹೂಮ್ ತನ್ನಗರಮ್ ಇತ್ತ್ವಾ ನ್ಯವಸತ್ | 14  
ತಸ್ಮಾತ್, ಅನ್ಯಾದೇಶೀಯಗಾಲೀಲಿ ಯರ್ಧ್ವನ್ನಾರೇಽಬ್ಧಿರೋಧಸಿ |  
ನಪ್ತಾಲಿಸಿಬೂಲೂನ್ದೇಶೌ ಯತ್ರ ಸ್ಥಾನೇ ಸ್ಥಿತೌ ಪುರಾ | 15  
ತತ್ರತ್ಯಾ ಮನುಜಾ ಯೇ ಯೇ ಪರ್ಯಭ್ರಾಮ್ಯನ್ ತಮಿಸ್ರಕೇ |  
ತೈರ್ಜನೈರ್ಬೃಹದಾಲೋಕಃ ಪರಿದರ್ಶಿಷ್ಯತೇ ತದಾ | ಅವಸನ್  
ಯೇ ಜನಾ ದೇಶೇ ಮೃತ್ಯುಚ್ಛಾಯಾಸ್ವರೂಪಕೇ | ತೇಷಾಮುಪರಿ  
ಲೋಕಾನಾಮಾಲೋಕಃ ಸಂಪ್ರಕಾಶಿತಃ | | 16 ಯದೇತದ್ವಚನಂ  
ಯಿಶಯಿಯಭವಿಷ್ಯದ್ವಾದಿನಾ ಪ್ರೋಕ್ತಂ, ತತ್ ತದಾ ಸಫಲಮ್  
ಅಭೂತ್ | 17 ಅನಂತರಂ ಯೀಶುಃ ಸುಸಂವಾದಂ ಪ್ರಚಾರಯನ್  
ಏತಾಂ ಕಥಾಂ ಕಥಯಿತುಮ್ ಆರೇಭೇ, ಮನಾಂಸಿ ಪರಾವರ್ತಯತ,  
ಸ್ವರ್ಗೀಯರಾಜತ್ವಂ ಸವಿಧಮಭವತ್ | 18 ತತಃ ಪರಂ ಯೀಶು  
ರ್ಗಾಲೀಲೋ ಜಲಧೇಸ್ತಟೇನ ಗಚ್ಛನ್ ಗಚ್ಛನ್ ಆನ್ವಿಯಸ್ತಸ್ಯ ಭ್ರಾತಾ  
ಶಿಮೋನ್ ಅರ್ಥತೋ ಯಂ ಪಿತರಂ ವದಂತಿ ಏತಾವುಭೌ ಜಲಘೌ  
ಜಾಲಂ ಕ್ಷಿಪಂತೌ ದದರ್ಶ, ಯತಸ್ತೌ ಮೀನಧಾರಿಣಾವಾಸ್ತಾಮ್ | 19  
ತದಾ ಸ ತಾವಾಹೂಯ ವ್ಯಾಜಹಾರ, ಯುವಾಂ ಮಮ ಪಶ್ಚಾದ್  
ಆಗಚ್ಛತಂ, ಯುವಾಮಹಂ ಮನುಜಧಾರಿಣೌ ಕರಿಷ್ಯಾಮಿ | 20 ತೇನೈವ  
ತೌ ಜಾಲಂ ವಿಹಾಯ ತಸ್ಯ ಪಶ್ಚಾತ್ ಆಗಚ್ಛತಾಮ್ | 21 ಅನಂತರಂ  
ತಸ್ಮಾತ್ ಸ್ಥಾನಾತ್ ವ್ರಜನ್ ವ್ರಜನ್ ಸಿವದಿಯಸ್ಯ ಸುತೌ ಯಾಕೂಬ್  
ಯೋಹನ್ನಾಮಾನೌ ದ್ವೌ ಸಹಜೌ ತಾತೇನ ಸಾರ್ಧಂ ನೌಕೋಪರಿ  
ಜಾಲಸ್ಯ ಜೀರ್ಣೋದ್ಧಾರಂ ಕುರ್ವಂತೌ ವೀಕ್ಷ್ಯ ತಾವಾಹೂತವಾನ್ |  
22 ತತ್ಕ್ಷಣಾತ್ ತೌ ನಾವಂ ಸ್ವತಾತಙ್ಗು ವಿಹಾಯ ತಸ್ಯ ಪಶ್ಚಾದ್ಗಾಮಿನೌ  
ಬಭೂವತುಃ | 23 ಅನಂತರಂ ಭಜನಭವನೇ ಸಮುಪದಿಶನ್ ರಾಜ್ಯಸ್ಯ  
ಸುಸಂವಾದಂ ಪ್ರಚಾರಯನ್ ಮನುಜಾನಾಂ ಸರ್ವಪ್ರಕಾರಾನ್

ರೋಗಾನ್ ಸರ್ವಪ್ರಕಾರಪೀಡಾಶ್ಚ ಶಮಯನ್ ಯೀಶುಃ ಕೃತ್ಸಂ  
 ಗಾಲೀಲೈಶಂ ಭ್ರಮಿತುಮ್ ಆರಭತ | 24 ತೇನ ಕೃತ್ಸುರಿಯಾದೇಶಸ್ಯ  
 ಮಧ್ಯಂ ತಸ್ಯ ಯಶೋ ವ್ಯಾಪ್ನೋತ್, ಅಪರಂ ಭೂತಗ್ರಸ್ತಾ  
 ಅಪಸ್ಮಾರಗೀಣಃ ಪಕ್ಷಾಧಾತಿಪ್ರಭೃತಯಶ್ಚ ಯಾವನ್ನೋ ಮನುಜಾ  
 ನಾನಾವಿಧವ್ಯಾಧಿಭಿಃ ಕ್ಲಿಷ್ಟಾ ಆಸನ್, ತೇಷು ಸರ್ವೇಷು ತಸ್ಯ ಸಮೀಪಮ್  
 ಆನೀತೇಷು ಸ ತಾನ್ ಸ್ವಸ್ಥಾನ್ ಚಕಾರ | 25 ಏತೇನ ಗಾಲೀಲ್-  
 ದಿಕಾಪನಿ-ಯಿರೂಶಾಲಮ್-ಯಿಹೂದೀಯದೇಶೇಭ್ಯೋ ಯರ್ಧನಃ  
 ಪಾರಾಙ್ಚ ಬಹವೋ ಮನುಜಾಸ್ತಸ್ಯ ಪಶ್ಚಾದ್ ಆಗಚ್ಛನ್ |

**5** ಅನನ್ತರಂ ಸ ಜನನಿವಹಂ ನಿರೀಕ್ಷ್ಯ ಭೂಧರೋಪರಿ ವ್ರಜಿತ್ವಾ  
 ಸಮುಪವಿವೇಶ | 2 ತದಾನೀಂ ಶಿಷ್ಯೇಷು ತಸ್ಯ ಸಮೀಪಮಾಗತೇಷು  
 ತೇನ ತೇಭ್ಯ ಏಷಾ ಕಥಾ ಕಥ್ಯಾಙ್ಚಕ್ರೇ | 3 ಅಭಿಮಾನಹೀನಾ  
 ಜನಾ ಧನ್ಯಾಃ, ಯತಸ್ತೇ ಸ್ವರ್ಗೀಯರಾಜ್ಯಮ್ ಅಧಿಕರಿಷ್ಯನ್ತಿ | 4  
 ಖಿದ್ಯಮಾನಾ ಮನುಜಾ ಧನ್ಯಾಃ, ಯಸ್ಮಾತ್ ತೇ ಸಾನ್ತ್ವನಾಂ ಪ್ರಾಪ್ಸನ್ತಿ |  
 5 ನಮ್ರಾ ಮಾನವಾಶ್ಚ ಧನ್ಯಾಃ, ಯಸ್ಮಾತ್ ತೇ ಮೇದಿನೀಮ್  
 ಅಧಿಕರಿಷ್ಯನ್ತಿ | 6 ಧರ್ಮಾಯ ಬುಭುಕ್ಷಿತಾಃ ತೃಷಾತ್ವಾಶ್ಚ ಮನುಜಾ  
 ಧನ್ಯಾಃ, ಯಸ್ಮಾತ್ ತೇ ಪರಿತಪ್ಸ್ಯನ್ತಿ | 7 ಕೃಪಾಲವೋ ಮಾನವಾ  
 ಧನ್ಯಾಃ, ಯಸ್ಮಾತ್ ತೇ ಕೃಪಾಂ ಪ್ರಾಪ್ಸ್ಯನ್ತಿ | 8 ನಿರ್ಮಲಹೃದಯಾ  
 ಮನುಜಾಶ್ಚ ಧನ್ಯಾಃ, ಯಸ್ಮಾತ್ ತ ಈಶ್ವರಂ ದ್ರಕ್ಷ್ಯನ್ತಿ | 9  
 ಮೇಲಯಿತಾರೋ ಮಾನವಾ ಧನ್ಯಾಃ, ಯಸ್ಮಾತ್ ತ ಈಶ್ವರಸ್ಯ  
 ಸನ್ನಾತೇನ ವಿಖ್ಯಾಸ್ಯನ್ತಿ | 10 ಧರ್ಮಕಾರಣಾತ್ ತಾಡಿತಾ ಮನುಜಾ  
 ಧನ್ಯಾ, ಯಸ್ಮಾತ್ ಸ್ವರ್ಗೀಯರಾಜ್ಯೇ ತೇಷಾಮಧಿಕರೋ ವಿದ್ಯತೇ | 11  
 ಯದಾ ಮನುಜಾ ಮಮ ನಾಮಕೃತೇ ಯುಷ್ಮಾನ್ ನಿನ್ನನ್ತಿ ತಾಡಯನ್ತಿ  
 ಮೃಷಾ ನಾನಾದುರ್ವ್ಯಾಕ್ಯಾನಿ ವದನ್ತಿ ಚ, ತದಾ ಯುಯಂ ಧನ್ಯಾಃ |  
 12 ತದಾ ಆನನ್ದತ, ತಥಾ ಭೃಶಂ ಹ್ಲಾದದ್ವಿಷ್ಟ, ಯತಃ ಸ್ವರ್ಗೀ  
 ಭೂಯಾಂಸಿ ಫಲಾನಿ ಲಪ್ಸ್ಯಧ್ವೇ; ತೇ ಯುಷ್ಮಾಕಂ ಪುರಾತನಾನ್  
 ಭವಿಷ್ಯದ್ವಾದಿನೋಽಪಿ ತಾದ್ಯಗ್ ಅತಾಡಯನ್ | 13 ಯುಯಂ  
 ಮೇದಿನ್ಯಾಂ ಲವಣರೂಪಾಃ, ಕಿನ್ನು ಯದಿ ಲವಣಸ್ಯ ಲವಣತ್ವಮ್  
 ಅಪಯಾತಿ, ತರ್ಹಿ ತತ್ ಕೇನ ಪ್ರಕಾರೇಣ ಸ್ವಾದುಯುಕ್ತಂ ಭವಿಷ್ಯತಿ?  
 ತತ್ ಕಸ್ಯಾಪಿ ಕಾರ್ಯಸ್ಯಾಯೋಗ್ಯತ್ವಾತ್ ಕೇವಲಂ ಬಹಿಃ ಪ್ರಕ್ಷೇಪುಂ

ನರಾಣಾಂ ಪದತಲೇನ ದಲಯಿತುಳ್ಳ ಯೋಗ್ಯಂ ಭವತಿ | 14 ಯೂಯಂ  
 ಜಗತಿ ದೀಪ್ತಿರೂಪಾಃ, ಭೂಧರೋಪರಿ ಸ್ಥಿತಂ ನಗರಂ ಗುಪ್ತಂ ಭವಿತುಂ  
 ನಹಿ ಶಕ್ಯತಿ | 15 ಅಪರಂ ಮನುಜಾಃ ಪ್ರದೀಪಾನ್ ಪ್ರಜ್ವಾಲ್ಯ  
 ದ್ರೋಣಾಧೋ ನ ಸ್ಥಾಪಯನ್ತಿ, ಕಿನ್ತು ದೀಪಾಧಾರೋಪಯ್ಯೇವ  
 ಸ್ಥಾಪಯನ್ತಿ, ತೇನ ತೇ ದೀಪಾ ಗೇಹಸ್ಥಿತಾನ್ ಸಕಲಾನ್ ಪ್ರಕಾಶಯನ್ತಿ |  
 16 ಯೇನ ಮಾನವಾ ಯುಷ್ಮಾಕಂ ಸತ್ಕರ್ಮಾಣಿ ವಿಲೋಕ್ಯ ಯುಷ್ಮಾಕಂ  
 ಸ್ವರ್ಗಸ್ಥಂ ಪಿತರಂ ಧನ್ಯಂ ವದನ್ತಿ, ತೇಷಾಂ ಸಮಕ್ಷಂ ಯುಷ್ಮಾಕಂ  
 ದೀಪ್ತಿಸ್ತಾದೃಕ್ ಪ್ರಕಾಶತಾಮ್ | 17 ಅಹಂ ವ್ಯವಸ್ಥಾಂ ಭವಿಷ್ಯದ್ವಾಕ್ಯಞ್ಚ  
 ಲೋಪ್ತುಮ್ ಆಗತವಾನ್, ಇತ್ಥಂ ಮಾನುಭವತ, ತೇ ದ್ವೇ ಲೋಪ್ತುಂ  
 ನಾಗತವಾನ್, ಕಿನ್ತು ಸಫಲೇ ಕರ್ತುಮ್ ಆಗತೋಸ್ಮಿ | 18 ಅಪರಂ  
 ಯುಷ್ಮಾನ್ ಅಹಂ ತಥ್ಯಂ ವದಾಮಿ ಯಾವತ್ ವ್ಯೋಮಮೇದಿನೋಽ  
 ದ್ವ್ಯಂಸೋ ನ ಭವಿಷ್ಯತಿ, ತಾವತ್ ಸರ್ವ್ವಸ್ಮಿನ್ ಸಫಲೇ ನ ಜಾತೇ  
 ವ್ಯವಸ್ಥಾಯಾ ಏಕಾ ಮಾತ್ರಾ ಬಿನ್ದುರೇಕೋಪಿ ವಾ ನ ಲೋಪ್ಸ್ಯತೇ |  
 19 ತಸ್ಮಾತ್ ಯೋ ಜನ ಏತಾಸಾಮ್ ಆಜ್ಞಾನಾಮ್ ಅತಿಕ್ಷುದ್ರಾಮ್  
 ಏಕಾಜ್ಞಾಮಪೀ ಲಂಘತೇ ಮನುಜಾಂಞ್ಚ ತಥೈವ ಶಿಕ್ಷಯತಿ, ಸ  
 ಸ್ವರ್ಗೀಯರಾಜ್ಯೇ ಸರ್ವ್ವೇಭ್ಯಃ ಕ್ಷುದ್ರತ್ವೇನ ವಿಖ್ಯಾಸ್ಯತೇ, ಕಿನ್ತು ಯೋ  
 ಜನಸ್ತಾಂ ಪಾಲಯತಿ, ತಥೈವ ಶಿಕ್ಷಯತಿ ಚ, ಸ ಸ್ವರ್ಗೀಯರಾಜ್ಯೇ  
 ಪ್ರಧಾನತ್ವೇನ ವಿಖ್ಯಾಸ್ಯತೇ | 20 ಅಪರಂ ಯುಷ್ಮಾನ್ ಅಹಂ  
 ವದಾಮಿ, ಅಧ್ಯಾಪಕಫಿರೂಶಿಮಾನವಾನಾಂ ಧರ್ಮಾನುಷ್ಠಾನಾತ್  
 ಯುಷ್ಮಾಕಂ ಧರ್ಮಾನುಷ್ಠಾನೇ ನೋತ್ತಮೇ ಜಾತೇ ಯೂಯಮ್  
 ಈಶ್ವರೀಯರಾಜ್ಯಂ ಪ್ರವೇಷ್ಣಂ ನ ಶಕ್ಯಥ | 21 ಅಪರಞ್ಚ ತ್ವಂ ನರಂ  
 ಮಾ ವಧೀಃ, ಯಸ್ಮಾತ್ ಯೋ ನರಂ ಹನ್ತಿ, ಸ ವಿಚಾರಸಭಾಯಾಂ  
 ದಂಡಾರ್ಹೋ ಭವಿಷ್ಯತಿ, ಪೂರ್ವಕಾಲೀನಜನೇಭ್ಯ ಇತಿ ಕಥಿತಮಾಸೀತ್,  
 ಯುಷ್ಮಾಭಿರಶ್ರಾವಿ | 22 ಕಿನ್ತ್ವಹಂ ಯುಷ್ಮಾನ್ ವದಾಮಿ, ಯಃ  
 ಕಶ್ಚಿತ್ ಕಾರಣಂ ವಿನಾ ನಿಜಭ್ರಾತ್ರೇ ಕುಪ್ಯತಿ, ಸ ವಿಚಾರಸಭಾಯಾಂ  
 ದಂಡಾರ್ಹೋ ಭವಿಷ್ಯತಿ; ಯಃ ಕಶ್ಚಿಚ್ಚ ಸ್ವೀಯಸಹಜಂ ನಿರ್ಮೋಧಂ  
 ವದತಿ, ಸ ಮಹಾಸಭಾಯಾಂ ದಂಡಾರ್ಹೋ ಭವಿಷ್ಯತಿ; ಪುನಶ್ಚ ತ್ವಂ  
 ಮೂಢ ಇತಿ ವಾಕ್ಯಂ ಯದಿ ಕಶ್ಚಿತ್ ಸ್ವೀಯಭ್ರಾತರಂ ವಕ್ತಿ, ತರ್ಹಿ  
 ನರಕಾಗ್ನಿ ಸ ದಂಡಾರ್ಹೋ ಭವಿಷ್ಯತಿ | (Geenna g1067) 23 ಅತೋ

ವೇದ್ಯಾಃ ಸಮೀಪಂ ನಿಜನೈವೇದ್ಯೇ ಸಮಾನೀತೇಽಪಿ ನಿಜಭ್ರಾತರಂ  
 ಪ್ರತಿ ಕಸ್ಮಾಚ್ಚಿತ್ ಕಾರಣಾತ್ ತ್ವಂ ಯದಿ ದೋಷೀ ವಿದ್ಯಸೇ, ತದಾನೀಂ  
 ತವ ತಸ್ಯ ಸ್ಮೃತಿರ್ಜಾಯತೇ ಚ, 24 ತರ್ಹಿ ತಸ್ಯಾ ವೇದ್ಯಾಃ ಸಮೀಪೇ  
 ನಿಜನೈವೈದ್ಯಂ ನಿಧಾಯ ತದೈವ ಗತ್ವಾ ಪೂರ್ವ್ವಂ ತೇನ ಸಾರ್ಧಂ  
 ಮಿಲ, ಪಶ್ಚಾತ್ ಆಗತ್ಯ ನಿಜನೈವೇದ್ಯಂ ನಿವೇದಯ | 25 ಅನ್ಯಥ್ವ  
 ಯಾವತ್ ವಿವಾದಿನಾ ಸಾರ್ಧಂ ವರ್ತಮನಿ ತಿಷ್ಠಸಿ, ತಾವತ್ ತೇನ ಸಾರ್ಧಂ  
 ಮೇಲನಂ ಕುರು; ನೋ ಚೇತ್ ವಿವಾದೀ ವಿಚಾರಯಿತುಃ ಸಮೀಪೇ  
 ತ್ವಾಂ ಸಮರ್ಪಯತಿ ವಿಚಾರಯಿತಾ ಚ ರಕ್ಷಿಣಃ ಸನ್ನಿಧೌ ಸಮರ್ಪಯತಿ  
 ತದಾ ತ್ವಂ ಕಾರಾಯಾಂ ಬದ್ಯೇಥಾಃ | 26 ತರ್ಹಿ ತ್ವಾಮಹಂ ತಥ್ವಂ  
 ಬ್ರವೀಮಿ, ಶೇಷಕಪರ್ದಕೇಽಪಿ ನ ಪರಿಶೋಧಿತೇ ತಸ್ಮಾತ್ ಸ್ಥಾನಾತ್  
 ಕದಾಪಿ ಬಹಿರಾಗಂತುಂ ನ ಶಕ್ಯಸಿ | 27 ಅಪರಂ ತ್ವಂ ಮಾ ವ್ಯಭಿಚರ,  
 ಯದೇತದ್ ವಚನಂ ಪೂರ್ವ್ವಕಾಲೀನಲೋಕೇಭ್ಯಃ ಕಥಿತಮಾಸೀತ್,  
 ತದ್ ಯೂಯಂ ಶ್ರುತವನ್ತಃ; 28 ಕಿನ್ತ್ವಹಂ ಯುಷ್ಮಾನ್ ವದಾಮಿ,  
 ಯದಿ ಕಶ್ಚಿತ್ ಕಾಮತಃ ಕಾಞ್ಚನ ಯೋಷಿತಂ ಪಶ್ಯತಿ, ತರ್ಹಿ ಸ ಮನಸಾ  
 ತದೈವ ವ್ಯಭಿಚರಿತವಾನ್ | 29 ತಸ್ಮಾತ್ ತವ ದಕ್ಷಿಣಂ ನೇತ್ರಂ ಯದಿ  
 ತ್ವಾಂ ಬಾಧತೇ, ತರ್ಹಿ ತನ್ನೇತ್ರಮ್ ಉತ್ಪಾಟ್ಯ ದೂರೇ ನಿಕ್ಷಿಪ, ಯಸ್ಮಾತ್  
 ತವ ಸರ್ವ್ವವಪುಷೋ ನರಕೇ ನಿಕ್ಷೇಪಾತ್ ತವೈಕಾಙ್ಗಸ್ಯ ನಾಶೋ  
 ವರಂ | (Geenna g1067) 30 ಯದ್ವಾ ತವ ದಕ್ಷಿಣಃ ಕರೋ ಯದಿ  
 ತ್ವಾಂ ಬಾಧತೇ, ತರ್ಹಿ ತಂ ಕರಂ ಛಿತ್ವಾ ದೂರೇ ನಿಕ್ಷಿಪ, ಯತಃ  
 ಸರ್ವ್ವವಪುಷೋ ನರಕೇ ನಿಕ್ಷೇಪಾತ್ ಏಕಾಙ್ಗಸ್ಯ ನಾಶೋ ವರಂ |  
 (Geenna g1067) 31 ಉಕ್ತಮಾಸ್ತೇ, ಯದಿ ಕಶ್ಚಿನ್ ನಿಜಜಾಯಾಂ  
 ಪರಿತ್ಯಕ್ತುಮ್ ಇಚ್ಛತಿ, ತರ್ಹಿ ಸ ತಸ್ಮೈ ತ್ಯಾಗಪತ್ರಂ ದದಾತು | 32  
 ಕಿನ್ತ್ವಹಂ ಯುಷ್ಮಾನ್ ವ್ಯಾಹರಾಮಿ, ವ್ಯಭಿಚಾರದೋಷೇ ನ ಜಾತೇ  
 ಯದಿ ಕಶ್ಚಿನ್ ನಿಜಜಾಯಾಂ ಪರಿತ್ಯಜತಿ, ತರ್ಹಿ ಸ ತಾಂ ವ್ಯಭಿಚಾರಯತಿ;  
 ಯಶ್ಚ ತಾಂ ತ್ಯಕ್ತಾಂ ಸ್ತ್ರಿಯಂ ವಿವಹತಿ, ಸೋಪಿ ವ್ಯಭಿಚರತಿ | 33  
 ಪುನಶ್ಚ ತ್ವಂ ಮೃಷಾ ಶಪಥಮ್ ನ ಕುರ್ವನ್ ಈಶ್ವರಾಯ ನಿಜಶಪಥಂ  
 ಪಾಲಯ, ಪೂರ್ವ್ವಕಾಲೀನಲೋಕೇಭ್ಯೋ ಯೈಷಾ ಕಥಾ ಕಥಿತಾ,  
 ತಾಮಪಿ ಯೂಯಂ ಶ್ರುತವನ್ತಃ | 34 ಕಿನ್ತ್ವಹಂ ಯುಷ್ಮಾನ್ ವದಾಮಿ,  
 ಕಮಪಿ ಶಪಥಂ ಮಾ ಕಾರ್ಷ್ವ, ಅರ್ಥತಃ ಸ್ವರ್ಗನಾಮ್ನಾ ನ, ಯತಃ

ಸ ಈಶ್ವರಸ್ಯ ಸಿಂಹಾಸನಂ; 35 ಪೃಥಿವ್ಯಾ ನಾಮ್ನಾಪಿ ನ, ಯತಃ ಸಾ  
 ತಸ್ಯ ಪಾದಪೀಠಂ; ಯಿರೂಶಾಲಮೋ ನಾಮ್ನಾಪಿ ನ, ಯತಃ ಸಾ  
 ಮಹಾರಾಜಸ್ಯ ಪುರಿಃ; 36 ನಿಜಶಿರೋನಾಮ್ನಾಪಿ ನ, ಯಸ್ಮಾತ್ ತಸ್ಮೈಕಂ  
 ಕಚಮಪಿ ಸಿತಮ್ ಅಸಿತಂ ವಾ ಕರ್ತುಂ ತ್ವಯಾ ನ ಶಕ್ಯತೇ | 37 ಅಪರಂ  
 ಯೂಯಂ ಸಂಲಾಪಸಮಯೇ ಕೇವಲಂ ಭವತೀತಿ ನ ಭವತೀತಿ ಚ  
 ವದತ ಯತ ಇತೋಽಧಿಕಂ ಯತ್ ತತ್ ಪಾಪಾತ್ಮನೋ ಜಾಯತೇ | 38  
 ಅಪರಂ ಲೋಚನಸ್ಯ ವಿನಿಮಯೇನ ಲೋಚನಂ ದಂತಸ್ಯ ವಿನಿಮಯೇನ  
 ದಂತಃ ಪೂರ್ವಕಮಿದಂ ವಚನಂ ಯುಷ್ಮಾಭಿರಶ್ರೂಯತ | 39  
 ಕಿನ್ತ್ವಹಂ ಯುಷ್ಮಾನ್ ವದಾಮಿ ಯೂಯಂ ಹಿಂಸಕಂ ನರಂ  
 ಮಾ ವ್ಯಾಘ್ರಾತಯತ | ಕಿನ್ತು ಕೇನಚಿತ್ ತವ ದಕ್ಷಿಣಕಪೋಲೇ  
 ಚಪೇಟಾಘ್ರಾತೇ ಕೃತೇ ತಂ ಪ್ರತಿ ವಾಮಂ ಕಪೋಲಂ ವ್ಯಾಘೋಟಯ |  
 40 ಅಪರಂ ಕೇನಚಿತ್ ತ್ವಯಾ ಸಾರ್ಧಂ ವಿವಾದಂ ಕೃತ್ವಾ ತವ  
 ಪರಿಧೇಯವಸನೇ ಜಿಘೃತಿತೇ ತಸ್ಮಾಯುತ್ಪರೀಯವಸನಮಪಿ ದೇಹಿ |  
 41 ಯದಿ ಕಶ್ಚಿತ್ ತ್ವಾಂ ಕ್ರೋಶಮೇಕಂ ನಯನಾರ್ಥಂ ಅನ್ಯಾಯತೋ  
 ಧರತಿ, ತದಾ ತೇನ ಸಾರ್ಧಂ ಕ್ರೋಶದ್ವಯಂ ಯಾಹಿ | 42 ಯಶ್ಚ  
 ಮಾನವಸ್ತ್ವಾಂ ಯಾಚತೇ, ತಸ್ಮೈ ದೇಹಿ, ಯದಿ ಕಶ್ಚಿತ್ ತುಭ್ಯಂ  
 ಧಾರಯಿತುಮ್ ಇಚ್ಛತಿ, ತರ್ಹಿ ತಂ ಪ್ರತಿ ಪರಾಂಮುಖೋ ಮಾ ಭೂಃ |  
 43 ನಿಜಸಮೀಪವಸಿನಿ ಪ್ರೇಮ ಕುರು, ಕಿನ್ತು ಶತ್ರುಂ ಪ್ರತಿ ದ್ವೇಷಂ ಕುರು,  
 ಯದೇತತ್ ಪುರೋಕ್ತಂ ವಚನಂ ಏತದಪಿ ಯೂಯಂ ಶ್ರುತವನ್ತಃ |  
 44 ಕಿನ್ತ್ವಹಂ ಯುಷ್ಮಾನ್ ವದಾಮಿ, ಯೂಯಂ ರಿಪುವ್ಯಪಿ ಪ್ರೇಮ  
 ಕುರುತ, ಯೇ ಚ ಯುಷ್ಮಾನ್ ಶಪಂತೇ, ತಾನ, ಆಶಿಷಂ ವದತ, ಯೇ  
 ಚ ಯುಷ್ಮಾನ್ ಋತೀಯಂತೇ, ತೇಷಾಂ ಮಂಜಲಂ ಕುರುತ, ಯೇ ಚ  
 ಯುಷ್ಮಾನ್ ನಿಂದಂತಿ, ತಾಡಯಂತಿ ಚ, ತೇಷಾಂ ಕೃತೇ ಪ್ರಾರ್ಥಯದ್ಧಂ |  
 45 ತತ್ರ ಯಃ ಸತಾಮಸತಾಇಶ್ಣೀಪರಿ ಪ್ರಭಾಕರಮ್ ಉದಾಯಯತಿ,  
 ತಥಾ ಧಾರ್ಮಿಕಾನಾಮಧಾರ್ಮಿಕಾನಾಇಶ್ಣೀಪರಿ ನೀರಂ ವರ್ಷಯತಿ  
 ತಾದೃಶೋ ಯೋ ಯುಷ್ಮಾಕಂ ಸ್ವರ್ಗಸ್ಥಃ ಪಿತಾ, ಯೂಯಂ ತಸ್ಮೈವ  
 ಸನ್ನಾನಾ ಭವಿಷ್ಯಥ | 46 ಯೇ ಯುಷ್ಮಾಸು ಪ್ರೇಮ ಕುರ್ವಂತಿ, ಯೂಯಂ  
 ಯದಿ ಕೇವಲಂ ತೇವೈವ ಪ್ರೇಮ ಕುರುಥ, ತರ್ಹಿ ಯುಷ್ಮಾಕಂ ಕಿಂ  
 ಫಲಂ ಭವಿಷ್ಯತಿ? ಚಣ್ಡಾಲಾ ಅಪಿ ತಾದೃಶಂ ಕಿಂ ನ ಕುರ್ವಂತಿ? 47

ಅಪರಂ ಯೂಯಂ ಯದಿ ಕೇವಲಂ ಸ್ವೀಯಭ್ರಾತೃತ್ವೇನ ನಮತ,  
 ತರ್ಹಿ ಕಿಂ ಮಹತ್ ಕರ್ಮ ಕುರುಥ? ಚಣ್ಡಾಲಾ ಅಪಿ ತಾದೃಶಂ ಕಿಂ ನ  
 ಕುರ್ವನ್ತಿ? 48 ತಸ್ಮಾತ್ ಯುಷ್ಮಾಕಂ ಸ್ವರ್ಗಸ್ಥಃ ಪಿತಾ ಯಥಾ ಪೂರ್ಣೋ  
 ಭವತಿ, ಯೂಯಮಪಿ ತಾದೃಶಾ ಭವತ |

**6** ಸಾವಧಾನಾ ಭವತ, ಮನುಜಾನ್ ದರ್ಶಯಿತುಂ ತೇಷಾಂ ಗೋಚರೇ  
 ಧರ್ಮಕರ್ಮ ಮಾ ಕುರುತ, ತಥಾ ಕೃತೇ ಯುಷ್ಮಾಕಂ ಸ್ವರ್ಗಸ್ಥಪಿತುಃ  
 ಸಕಾಶಾತ್ ಕಿಂಚನ ಫಲಂ ನ ಪ್ರಾಪ್ಸ್ಯಥ | 2 ತ್ವಂ ಯದಾ ದದಾಸಿ  
 ತದಾ ಕಪಟಿನೋ ಜನಾ ಯಥಾ ಮನುಜೇಭ್ಯಃ ಪ್ರಶಂಸಾಂ ಪ್ರಾಪ್ತುಂ  
 ಭಜನಭವನೇ ರಾಜಮಾರ್ಗೇ ಚ ತೂರೀಂ ವಾದಯನ್ತಿ, ತಥಾ ಮಾ  
 ಕುರಿ, ಅಹಂ ತುಭ್ಯಂ ಯಥಾರ್ಥಂ ಕಥಯಾಮಿ, ತೇ ಸ್ವಕಾಯಂ ಫಲಮ್  
 ಅಲಭನ್ತಿ | 3 ಕಿನ್ನು ತ್ವಂ ಯದಾ ದದಾಸಿ, ತದಾ ನಿಜದಕ್ಷಿಣಕರೋ ಯತ್  
 ಕರೋತಿ, ತದ್ ವಾಮಕರಂ ಮಾ ಜ್ಞಾಪಯ | 4 ತೇನ ತವ ದಾನಂ  
 ಗುಪ್ತಂ ಭವಿಷ್ಯತಿ ಯಸ್ತು ತವ ಪಿತಾ ಗುಪ್ತದರ್ಶೀ, ಸ ಪ್ರಕಾಶ್ಯ ತುಭ್ಯಂ  
 ಫಲಂ ದಾಸ್ಯತಿ | 5 ಅಪರಂ ಯದಾ ಪ್ರಾರ್ಥಯಸೇ, ತದಾ ಕಪಟಿನಇವ  
 ಮಾ ಕುರು, ಯಸ್ಮಾತ್ ತೇ ಭಜನಭವನೇ ರಾಜಮಾರ್ಗಸ್ಯ ಕೋಣೇ  
 ತಿಷ್ಠನ್ನೋ ಲೋಕಾನ್ ದರ್ಶಯನ್ತಃ ಪ್ರಾರ್ಥಯಿತುಂ ಪ್ರೀಯಂತೇ; ಅಹಂ  
 ಯುಷ್ಮಾನ್ ತಥ್ಯಂ ವದಾಮಿ, ತೇ ಸ್ವಕೀಯಫಲಂ ಪ್ರಾಪ್ನುವನ್ | 6  
 ತಸ್ಮಾತ್ ಪ್ರಾರ್ಥನಾಕಾಲೇ ಅನ್ತರಾಗಾರಂ ಪ್ರವಿಶ್ಯ ದ್ವಾರಂ ರುದ್ವಾ  
 ಗುಪ್ತಂ ಪಶ್ಯತಸ್ತವ ಪಿತುಃ ಸಮೀಪೇ ಪ್ರಾರ್ಥಯಸ್ವ; ತೇನ ತವ ಯಃ  
 ಪಿತಾ ಗುಪ್ತದರ್ಶೀ, ಸ ಪ್ರಕಾಶ್ಯ ತುಭ್ಯಂ ಫಲಂ ದಾಸ್ಯತಿ | 7 ಅಪರಂ  
 ಪ್ರಾರ್ಥನಾಕಾಲೇ ದೇವಪೂಜಕಾಇವ ಮುಧಾ ಪುನರುಕ್ತಿಂ ಮಾ ಕುರು,  
 ಯಸ್ಮಾತ್ ತೇ ಬೋಧಂತೇ, ಬಹುವಾರಂ ಕಥಾಯಾಂ ಕಥಿತಾಯಾಂ  
 ತೇಷಾಂ ಪ್ರಾರ್ಥನಾ ಗ್ರಾಹಿಷ್ಯತೇ | 8 ಯೂಯಂ ತೇಷಾಮಿವ ಮಾ  
 ಕುರುತ, ಯಸ್ಮಾತ್ ಯುಷ್ಮಾಕಂ ಯದ್ ಯತ್ ಪ್ರಯೋಜನಂ  
 ಯಾಚನಾತಃ ಪ್ರಾಗೇವ ಯುಷ್ಮಾಕಂ ಪಿತಾ ತತ್ ಜಾನಾತಿ | 9 ಅತಃವ  
 ಯೂಯಮ ಈದೃಕ್ ಪ್ರಾರ್ಥಯಧ್ವಂ, ಹೇ ಅಸ್ಮಾಕಂ ಸ್ವರ್ಗಸ್ಥಪಿತುಃ,  
 ತವ ನಾಮ ಪೂಜ್ಯಂ ಭವತು | 10 ತವ ರಾಜತ್ವಂ ಭವತು; ತವೇಚ್ಛಾ  
 ಸ್ವರ್ಗೇ ಯಥಾ ತಥೈವ ಮೇದಿನ್ಯಾಮಪಿ ಸಫಲಾ ಭವತು | 11 ಅಸ್ಮಾಕಂ  
 ಪ್ರಯೋಜನೀಯಮ್ ಆಹಾರಮ್ ಅದ್ಯ ದೇಹಿ | 12 ವಯಂ ಯಥಾ

ನಿಜಾಪರಾಧಿನಃ ಕ್ಷಮಾಮಹೇ, ತಥೈವಾಸ್ಮಾಕಮ್ ಅಪರಾಧಾನ್  
 ಕ್ಷಮಸ್ವ | 13 ಅಸ್ಮಾನ್ ಪರೀಕ್ಷಾಂ ಮಾನಯ, ಕಿನ್ನು ಪಾಪಾತ್ಮನೋ  
 ರಕ್ಷ; ರಾಜತ್ವಂ ಗೌರವಂ ಪರಾಕ್ರಮಃ ಏತೇ ಸರ್ವೇ ಸರ್ವದಾ ತವ;  
 ತಥಾಸ್ತು | 14 ಯದಿ ಯೂಯಮ್ ಅನ್ಯೇಷಾಮ್ ಅಪರಾಧಾನ್  
 ಕ್ಷಮಧ್ವೇ ತರ್ಹಿ ಯುಷ್ಮಾಕಂ ಸ್ವರ್ಗಸ್ಥಪಿತಾಪಿ ಯುಷ್ಮಾನ್ ಕ್ಷಮಿಷ್ಯತೇ;  
 15 ಕಿನ್ನು ಯದಿ ಯೂಯಮ್ ಅನ್ಯೇಷಾಮ್ ಅಪರಾಧಾನ್ ನ ಕ್ಷಮಧ್ವೇ,  
 ತರ್ಹಿ ಯುಷ್ಮಾಕಂ ಜನಕೋಪಿ ಯುಷ್ಮಾಕಮ್ ಅಪರಾಧಾನ್ ನ  
 ಕ್ಷಮಿಷ್ಯತೇ | 16 ಅಪರಮ್ ಉಪವಾಸಕಾಲೇ ಕಪಟಿನೋ ಜನಾ  
 ಮಾನುಷಾನ್ ಉಪವಾಸಂ ಜ್ಞಾಪಯಿತುಂ ಸ್ವೇಷಾಂ ವದನಾನಿ ಮ್ಲಾನಾನಿ  
 ಕುರ್ವನ್ತಿ, ಯೂಯಂ ತಥವ ವಿಷಣವದನಾ ಮಾ ಭವತ; ಅಹಂ  
 ಯುಷ್ಮಾನ್ ತಥ್ಯಂ ವದಾಮಿ ತೇ ಸ್ವಕೀಯಫಲಮ್ ಅಲಭಂತ | 17  
 ಯದಾ ತ್ವಮ್ ಉಪವಸಸಿ, ತದಾ ಯಥಾ ಲೋಕೈಸ್ತ್ವಂ ಉಪವಾಸೀವ  
 ನ ದೃಶ್ಯಸೇ, ಕಿನ್ನು ತವ ಯೋಽಗೋಚರಃ ಪಿತಾ ತೇನೈವ ದೃಶ್ಯಸೇ,  
 ತತ್ಕೃತೇ ನಿಜಶಿರಸಿ ತೈಲಂ ಮರ್ದಯ ವದನಂ ಪ್ರಕ್ಷಾಲಯ; 18 ತೇನ  
 ತವ ಯಃ ಪಿತಾ ಗುಪ್ತದರ್ಶೀ ಸ ಪ್ರಕಾಶ್ಯ ತುಭ್ಯಂ ಫಲಂ ದಾಸ್ಯತಿ |  
 19 ಅಪರಂ ಯತ್ರ ಸ್ಥಾನೇ ಕೀಟಾಃ ಕಲಜಾಶ್ಚ ಕ್ಷಯಂ ನಯನ್ತಿ,  
 ಚೌರಾಶ್ಚ ಸನ್ಧಿಂ ಕರ್ತೃಯಿತ್ವಾ ಚೋರಯಿತುಂ ಶಕ್ನುವನ್ತಿ, ತಾದೃಶ್ಯಾಂ  
 ಮೇದಿನ್ಯಾಂ ಸ್ವಾರ್ಥಂ ಧನಂ ಮಾ ಸಂಚಿಂತ | 20 ಕಿನ್ನು ಯತ್ರ ಸ್ಥಾನೇ  
 ಕೀಟಾಃ ಕಲಜಾಶ್ಚ ಕ್ಷಯಂ ನ ನಯನ್ತಿ, ಚೌರಾಶ್ಚ ಸನ್ಧಿಂ ಕರ್ತೃಯಿತ್ವಾ  
 ಚೋರಯಿತುಂ ನ ಶಕ್ನುವನ್ತಿ, ತಾದೃಶೇ ಸ್ವರ್ಗೇ ಧನಂ ಸಂಚಿಂತ | 21  
 ಯಸ್ಮಾತ್ ಯತ್ರ ಸ್ಥಾನೇ ಯುಷ್ಮಾಕಂ ಧನಂ ತತ್ರೈವ ಖಾನೇ ಯುಷ್ಮಾಕಂ  
 ಮನಾಂಸಿ | 22 ಲೋಚನಂ ದೇಹಸ್ಯ ಪ್ರದೀಪಕಂ, ತಸ್ಮಾತ್ ಯದಿ ತವ  
 ಲೋಚನಂ ಪ್ರಸನ್ನಂ ಭವತಿ, ತರ್ಹಿ ತವ ಕೃತ್ಸಂ ವಪು ದೀಪ್ತಿಯುಕ್ತಂ  
 ಭವಿಷ್ಯತಿ | 23 ಕಿನ್ನು ಲೋಚನೇಽಪ್ರಸನ್ನೇ ತವ ಕೃತ್ಸಂ ವಪುಃ  
 ತಮಿಸ್ರಯುಕ್ತಂ ಭವಿಷ್ಯತಿ | ಅತಃವ ಯಾ ದೀಪ್ತಿಸ್ತ್ವಯಿ ವಿದ್ಯತೇ, ಸಾ  
 ಯದಿ ತಮಿಸ್ರಯುಕ್ತಾ ಭವತಿ, ತರ್ಹಿ ತತ್ ತಮಿಸ್ರಂ ಕಿಯನ್ ಮಹತ್ |  
 24 ಕೋಪಿ ಮನುಜೋ ದ್ವೌ ಪ್ರಭೂ ಸೇವಿತುಂ ನ ಶಕ್ನೋತಿ, ಯಸ್ಮಾದ್  
 ಏಕಂ ಸಂಮನ್ಯ ತದನ್ಯಂ ನ ಸಮನ್ಯತೇ, ಯದ್ವಾ ಏಕತ್ರ ಮನೋ  
 ನಿಧಾಯ ತದನ್ಯಮ್ ಅವಮನ್ಯತೇ; ತಥಾ ಯೂಯಮಪೀಶ್ವರಂ

ಲಕ್ಷ್ಮೀಇಷ್ಟೇತ್ಯುಭೇ ಸೇವಿತುಂ ನ ಶಕ್ನುಧ | 25 ಅಪರಮ್ ಅಹಂ  
 ಯುಷ್ಮಭ್ಯಂ ತಥ್ಯಂ ಕಥಯಾಮಿ, ಕಿಂ ಭಕ್ಷಿಷ್ಯಾಮಃ? ಕಿಂ ಪಾಸ್ಯಾಮಃ?  
 ಇತಿ ಪ್ರಾಣಧಾರಣಾಯ ಮಾ ಚಿಂತಯತ; ಕಿಂ ಪರಿಧಾಸ್ಯಾಮಃ? ಇತಿ  
 ಕಾಯರಕ್ಷಣಾಯ ನ ಚಿಂತಯತ; ಭಕ್ಷ್ಯಾತ್ ಪ್ರಾಣಾ ವಸನಾಞ್ಚ ವಪೂಂಷಿ  
 ಕಿಂ ಶ್ರೇಷ್ಠಾಣಿ ನ ಹಿ? 26 ವಿಹಾಯಸೋ ವಿಹಜ್ಞಮಾನ್ ವಿಲೋಕಯತ;  
 ತೈ ನೋಪ್ಯತೇ ನ ಕೃತ್ಯತೇ ಭಾಣ್ಡಾಗಾರೇ ನ ಸಜ್ಜೇಯತೇಽಪಿ; ತಥಾಪಿ  
 ಯುಷ್ಮಾಕಂ ಸ್ವರ್ಗಸ್ಥಃ ಪಿತಾ ತೇಭ್ಯ ಆಹಾರಂ ವಿತರತಿ | 27 ಯೂಯಂ  
 ತೇಭ್ಯಃ ಕಿಂ ಶ್ರೇಷ್ಠಾ ನ ಭವಥ? ಯುಷ್ಮಾಕಂ ಕಚ್ಚಿತ್ ಮನುಜಃ  
 ಚಿಂತಯನ್ ನಿಜಾಯುಷಃ ಕ್ಷಣಮಪಿ ವರ್ಧಯಿತುಂ ಶಕ್ನೋತಿ? 28  
 ಅಪರಂ ವಸನಾಯ ಕುತಶ್ಚಿಂತಯತ? ಕ್ಷೇತ್ರೋತ್ಪನ್ನಾನಿ ಪುಷ್ಪಾಣಿ ಕಥಂ  
 ವರ್ಧನ್ತೇ ತದಾಲೋಚಯತ | ತಾನಿ ತನ್ನೂನ್ ನೋತ್ಪಾದಯಂತಿ ಕಿಮಪಿ  
 ಕಾರ್ಯಂ ನ ಕುರ್ವನ್ತಿ; 29 ತಥಾಪ್ಯಹಂ ಯುಷ್ಮಾನ್ ವದಾಮಿ,  
 ಸುಲೇಮಾನ್ ತಾದ್ಯಗ್ ಏಶ್ವರ್ಯವಾನಪಿ ತತ್ಪುಷ್ಪಮಿವ ವಿಭೂಷಿತೋ  
 ನಾಸೀತ್ | 30 ತಸ್ಮಾತ್ ಕ್ಷದ್ಯ ವಿದ್ಯಮಾನಂ ಶ್ವಃ ಚುಲ್ಲ್ಯಾಂ ನಿಕ್ಷೇಪ್ಸ್ಯತೇ  
 ತಾದ್ಯಶಂ ಯತ್ ಕ್ಷೇತ್ರಸ್ಥಿತಂ ಕುಸುಮಂ ತತ್ ಯದೀಶ್ವರ ಇತ್ಥಂ  
 ಬಿಭೂಷಯತಿ, ತರ್ಹಿ ಹೇ ಸ್ತೋಕಪ್ರತ್ಯಯಿನೋ ಯುಷ್ಮಾನ್ ಕಿಂ  
 ನ ಪರಿಧಾಪಯಿಷ್ಯತಿ? 31 ತಸ್ಮಾತ್ ಅಸ್ಮಾಭಿಃ ಕಿಮತ್ಸ್ಯತೇ? ಕಿಞ್ಚ  
 ಪಾಯಿಷ್ಯತೇ? ಕಿಂ ವಾ ಪರಿಧಾಯಿಷ್ಯತೇ, ಇತಿ ನ ಚಿಂತಯತ | 32  
 ಯಸ್ಮಾತ್ ದೇವಾರ್ಚ್ಚಕಾ ಅಪೀತಿ ಚೇಷ್ಟನ್ತೇ; ಏತೇಷು ದ್ರವ್ಯೇಷು  
 ಪ್ರಯೋಜನಮಸ್ತೀತಿ ಯುಷ್ಮಾಕಂ ಸ್ವರ್ಗಸ್ಥಃ ಪಿತಾ ಜಾನಾತಿ | 33  
 ಅತಃಪವ ಪ್ರಥಮತ ಈಶ್ವರೀಯರಾಜ್ಯಂ ಧರ್ಮಾಞ್ಚ ಚೇಷ್ಟದ್ಧಂ, ತತಃ  
 ಏತಾನಿ ವಸ್ತುನಿ ಯುಷ್ಮಭ್ಯಂ ಪ್ರದಾಯಿಷ್ಯನ್ತೇ | 34 ಶ್ವಃ ಕೃತೇ ಮಾ  
 ಚಿಂತಯತ, ಶ್ವಃಪವ ಸ್ವಯಂ ಸ್ವಮುದ್ದಿಶ್ಯ ಚಿಂತಯಿಷ್ಯತಿ; ಅದ್ಯತನೀ ಯಾ  
 ಚಿಂತಾ ಸಾದ್ಯಕೃತೇ ಪ್ರಚುರತರಾ |

**7** ಯಥಾ ಯೂಯಂ ದೋಷೀಕೃತಾ ನ ಭವಥ, ತತ್ಕೃತೇಽನ್ಯಂ  
 ದೋಷೀಣಂ ಮಾ ಕುರುತ | 2 ಯತೋ ಯಾದ್ಯಶೇನ ದೋಷೇಣ  
 ಯೂಯಂ ಪರಾನ್ ದೋಷೀಣಃ ಕುರುಥ, ತಾದ್ಯಶೇನ ದೋಷೇಣ  
 ಯೂಯಮಪಿ ದೋಷೀಕೃತಾ ಭವಿಷ್ಯಥ, ಅನ್ಯಞ್ಚ ಯೇನ ಪರಿಮಾಣೇನ  
 ಯುಷ್ಮಾಭಿಃ ಪರಿಮೀಯತೇ, ತೇನೈವ ಪರಿಮಾಣೇನ ಯುಷ್ಮತ್ಕೃತೇ



ಪರಿಮಾಯಿಷ್ಯತೇ | 3 ಅಪರಣ್ಣ ನಿಜನಯನೇ ಯಾ ನಾಸಾ ವಿದ್ಯತೇ,  
 ತಾಮ್ ಅನಾಲೋಚ್ಯ ತವ ಸಹಜಸ್ಯ ಲೋಚನೇ ಯತ್ ತೃಣಮ್  
 ಆಸ್ತೇ, ತದೇವ ಕುತೋ ವೀಕ್ಷಸೇ? 4 ತವ ನಿಜಲೋಚನೇ ನಾಸಾಯಾಂ  
 ವಿದ್ಯಮಾನಾಯಾಂ, ಹೇ ಭ್ರಾತಃ, ತವ ನಯನಾತ್ ತೃಣಂ ಬಹಿಷ್ಕರ್ತುಂ  
 ಅನುಜಾನೀಹಿ, ಕಥಾಮೇತಾಂ ನಿಜಸಹಜಾಯ ಕಥಂ ಕಥಯಿತುಂ  
 ಶಕ್ನೋಷಿ? 5 ಹೇ ಕಪಟಿನ್, ಆದೌ ನಿಜನಯನಾತ್ ನಾಸಾಂ ಬಹಿಷ್ಕರು  
 ತತೋ ನಿಜದೃಷ್ಟೌ ಸುಪ್ರಸನ್ನಾಯಾಂ ತವ ಭ್ರಾತೃ ಲೋಚನಾತ್ ತೃಣಂ  
 ಬಹಿಷ್ಕರ್ತುಂ ಶಕ್ಯಸಿ | 6 ಅನ್ಯಣ್ಣ ಸಾರಮೇಯೇಭ್ಯಃ ಪವಿತ್ರವಸ್ತುನಿ  
 ಮಾ ವಿತರತ, ವರಾಹಾಣಾಂ ಸಮಕ್ಷಣ್ಣ ಮುಕ್ತಾ ಮಾ ನಿಕ್ಷಿಪತ;  
 ನಿಕ್ಷೇಪಣಾತ್ ತೇ ತಾಃ ಸರ್ವಾಃ ಪದ್ಮೈ ದರ್ಲಯಿಷ್ಯಂತಿ, ಪರಾವೃತ್ಯ  
 ಯುಷ್ಮಾನಪಿ ವಿದಾರಯಿಷ್ಯಂತಿ | 7 ಯಾಚದ್ಧಂ ತತೋ ಯುಷ್ಮಭ್ಯಂ  
 ದಾಯಿಷ್ಯತೇ; ಮೃಗಯದ್ಧಂ ತತ ಉದ್ದೇಶಂ ಲಪ್ಸ್ಯದ್ಧೇ; ದ್ವಾರಮ್  
 ಆಹತ, ತತೋ ಯುಷ್ಮತ್ಯತೇ ಮುಕ್ತಂ ಭವಿಷ್ಯತಿ | 8 ಯಸ್ಮಾದ್  
 ಯೇನ ಯಾಚ್ಯತೇ, ತೇನ ಲಭ್ಯತೇ; ಯೇನ ಮೃಗ್ಯತೇ ತೇನೋದ್ದೇಶಃ  
 ಪ್ರಾಪ್ಯತೇ; ಯೇನ ಚ ದ್ವಾರಮ್ ಆಹನ್ಯತೇ, ತತ್ಯತೇ ದ್ವಾರಂ  
 ಮೋಚ್ಯತೇ | 9 ಆತ್ಮಜೇನ ಪೂಪೇ ಪ್ರಾರ್ಥಿತೇ ತಸ್ಮೈ ಪಾಷಾಣಂ  
 ವಿಶ್ರಾಣಯತಿ, 10 ಮೀನೇ ಯಾಚಿತೇ ಚ ತಸ್ಮೈ ಭುಜಗಂ ವಿತರತಿ,  
 ಏತಾದೃಶಃ ಪಿತಾ ಯುಷ್ಮಾಕಂ ಮಧ್ಯೇ ಕ ಆಸ್ತೇ? 11 ತಸ್ಮಾದ್  
 ಯೂಯಮ್ ಅಭದ್ರಾಃ ಸನ್ನೋಽಪಿ ಯದಿ ನಿಜಬಾಲಕೇಭ್ಯ ಉತ್ತಮಂ  
 ದ್ರವ್ಯಂ ದಾತುಂ ಜಾನೀಥ, ತರ್ಹಿ ಯುಷ್ಮಾಕಂ ಸ್ವರ್ಗಸ್ಥಃ ಪಿತಾ  
 ಸ್ವೀಯಯಾಚಕೇಭ್ಯಃ ಕಿಮುತ್ತಮಾನಿ ವಸ್ತುನಿ ನ ದಾಸ್ಯತಿ? 12  
 ಯೂಷ್ಮಾನ್ ಪ್ರತೀತರೇಷಾಂ ಯಾದೃಶೋ ವ್ಯವಹಾರೋ ಯುಷ್ಮಾಕಂ  
 ಪ್ರಿಯಃ, ಯೂಯಂ ತಾನ್ ಪ್ರತಿ ತಾದೃಶಾನೇವ ವ್ಯವಹಾರಾನ್ ವಿಧತ್ಯ;  
 ಯಸ್ಮಾದ್ ವ್ಯವಸ್ಥಾಭವಿಷ್ಯದ್ವಾದಿನಾಂ ವಚನಾನಾಮ್ ಇತಿ ಸಾರಮ್ |  
 13 ಸಜ್ಜೀರ್ಣದ್ವಾರೇಣ ಪ್ರವಿಶತ; ಯತೋ ನರಕಗಮನಾಯ ಯದ್  
 ದ್ವಾರಂ ತದ್ ವಿಸ್ತೀರ್ಣಂ ಯಚ್ಚ ವರ್ತು ತದ್ ಬೃಹತ್ ತೇನ ಬಹವಃ  
 ಪ್ರವಿಶಂತಿ | 14 ಅಪರಂ ಸ್ವರ್ಗಗಮನಾಯ ಯದ್ ದ್ವಾರಂ ತತ್  
 ಕೀದೃಕ್ ಸಂಕೀರ್ಣಂ | ಯಚ್ಚ ವರ್ತು ತತ್ ಕೀದೃಗ್ ದುರ್ಗಮಮ್ |  
 ತದುದ್ದೇಷ್ವಾರಃ ಕಿಯನ್ನೋಽಲ್ಪಾಃ | 15 ಅಪರಣ್ಣ ಯೇ ಜನಾ

ಮೇಷವೇಶೇನ ಯುಷ್ಮಾಕಂ ಸಮೀಪಮ್ ಆಗಚ್ಛಂತಿ, ಕಿನ್ತ್ವನ್ತರ್ದುರನ್ತಾ  
 ವೃಕಾ ಏತಾದೃಶೇಭ್ಯೋ ಭವಿಷ್ಯದ್ವಾದಿಭ್ಯಃ ಸಾವಧಾನಾ ಭವತ,  
 ಯೂಯಂ ಫಲೇನ ತಾನ್ ಪರಿಚೇತುಂ ಶಕ್ಸುಧ | 16 ಮನುಜಾಃ  
 ಕಿಂ ಕಣ್ಣಕಿನೋ ವೃಕ್ಷಾದ್ ದ್ರಾಕ್ಷಾಫಲಾನಿ ಶೃಗಾಲಕೋಲಿತಶ್ಚ  
 ಉಡುಮ್ಪರಫಲಾನಿ ಶಾತಯಂತಿ? 17 ತದ್ವದ್ ಉತ್ತಮ ಏವ  
 ಪಾದಪ ಉತ್ತಮಫಲಾನಿ ಜನಯತಿ, ಅಧಮಪಾದಪಏವಾಧಮಫಲಾನಿ  
 ಜನಯತಿ | 18 ಕಿನ್ತೂತ್ತಮಪಾದಪಃ ಕದಾಪ್ಯಧಮಫಲಾನಿ ಜನಯಿತುಂ  
 ನ ಶಕ್ನೋತಿ, ತಥಾಧಮೋಪಿ ಪಾದಪ ಉತ್ತಮಫಲಾನಿ ಜನಯಿತುಂ  
 ನ ಶಕ್ನೋತಿ | 19 ಅಪರಂ ಯೇ ಯೇ ಪಾದಪಾ ಅಧಮಫಲಾನಿ  
 ಜನಯಂತಿ, ತೇ ಕೃತ್ತಾ ವಹ್ನೌ ಕ್ಷಿಪ್ಯಂತೇ | 20 ಅತಏವ ಯೂಯಂ  
 ಫಲೇನ ತಾನ್ ಪರಿಚೇಷ್ಯಥ | 21 ಯೇ ಜನಾ ಮಾಂ ಪ್ರಭುಂ  
 ವದಂತಿ, ತೇ ಸರ್ವೇ ಸ್ವರ್ಗರಾಜ್ಯಂ ಪ್ರವೇಕ್ಷ್ಯಂತಿ ತನ್ನ, ಕಿನ್ತು ಯೋ  
 ಮಾನವೋ ಮಮ ಸ್ವರ್ಗಸ್ಥಸ್ಯ ಪಿತುರಿಷ್ಟಂ ಕರ್ಮ ಕರೋತಿ ಸ ಏವ  
 ಪ್ರವೇಕ್ಷತಿ | 22 ತದ್ ದಿನೇ ಬಹವೋ ಮಾಂ ವದಿಷ್ಯಂತಿ, ಹೇ  
 ಪ್ರಭೋ ಹೇ ಪ್ರಭೋ, ತವ ನಾಮ್ನಾ ಕಿಮಸ್ಮಾಮಿ ಭವಿಷ್ಯದ್ವಾಕ್ಯಂ  
 ನ ವ್ಯಾಹೃತಂ? ತವ ನಾಮ್ನಾ ಭೂತಾಃ ಕಿಂ ನ ತ್ಯಾಜಿತಾಃ? ತವ  
 ನಾಮ್ನಾ ಕಿಂ ನಾನಾದ್ಭುತಾನಿ ಕರ್ಮಾಣಿ ನ ಕೃತಾನಿ? 23 ತದಾಹಂ  
 ವದಿಷ್ಯಾಮಿ, ಹೇ ಕುಕರ್ಮಕಾರಿಣೋ ಯುಷ್ಮಾನ್ ಅಹಂ ನ ವೇದ್ಮಿ,  
 ಯೂಯಂ ಮತ್ಸಮೀಪಾದ್ ದೂರೀಭವತ | 24 ಯಃ ಕಶ್ಚಿತ್ ಮಮೈತಾಃ  
 ಕಥಾಃ ಶ್ರುತ್ವಾ ಪಾಲಯತಿ, ಸ ಪಾಷಾಣೋಪರಿ ಗೃಹನಿರ್ಮಾತ್ರಾ  
 ಜ್ಞಾನಿನಾ ಸಹ ಮಯೋಪಮೀಯತೇ | 25 ಯತೋ ವ್ಯಷ್ಟೌ ಸತ್ಯಾಮ್  
 ಆಪ್ಲಾವ ಆಗತೇ ವಾಯೌ ವಾತೇ ಚ ತೇಷು ತದ್ಗೇಹಂ ಲಗ್ನೇಷು  
 ಪಾಷಾಣೋಪರಿ ತಸ್ಯ ಭಿತ್ತೇಸ್ತನ್ನ ಪತತಿ 26 ಕಿನ್ತು ಯಃ ಕಶ್ಚಿತ್ ಮಮೈತಾಃ  
 ಕಥಾಃ ಶ್ರುತ್ವಾ ನ ಪಾಲಯತಿ ಸ ಸೈಕತೇ ಗೇಹನಿರ್ಮಾತ್ರಾ ಽಜ್ಞಾನಿನಾ  
 ಉಪಮೀಯತೇ | 27 ಯತೋ ಜಲವ್ಯಷ್ಟೌ ಸತ್ಯಾಮ್ ಆಪ್ಲಾವ ಆಗತೇ  
 ಪವನೇ ವಾತೇ ಚ ತೈ ಗೃಹೇ ಸಮಾಘಾತೇ ತತ್ ಪತತಿ ತತ್ಪತನಂ  
 ಮಹದ್ ಭವತಿ | 28 ಯೀಶುನೈತೇಷು ವಾಕ್ಯೇಷು ಸಮಾಪಿತೇಷು  
 ಮಾನವಾಸ್ತದೀಯೋಪದೇಶಮ್ ಆಶ್ಚರ್ಯ್ಯಂ ಮೇನಿರೇ | 29

ಯಸ್ಮಾತ್ ಸ ಉಪಾಧ್ಯಾಯಾ ಇವ ತಾನ್ ನೋಪದಿದೇಶ ಕಿನ್ನು  
ಸಮರ್ಥಪುರುಷಇವ ಸಮುಪದಿದೇಶ |

**8** ಯದಾ ಸ ಪರ್ವತಾದ್ ಅವಾರೋಹತ್ ತದಾ ಬಹವೋ  
ಮಾನವಾಸ್ತತ್ಪಶ್ಚಾದ್ ವವ್ರಜುಃ | 2 ಏಕಃ ಕುಷ್ಠವಾನ್ ಆಗತ್ಯ ತಂ  
ಪ್ರಣಮ್ಯ ಬಭಾಷೇ, ಹೇ ಪ್ರಭೋ, ಯದಿ ಭವಾನ್ ಸಂಮನ್ಯತೇ,  
ತರ್ಹಿ ಮಾಂ ನಿರಾಮಯಂ ಕರ್ತುಂ ಶಕ್ನೋತಿ | 3 ತತೋ  
ಯೀಶುಃ ಕರಂ ಪ್ರಸಾರ್ಯ ತಸ್ಯಾಙ್ಗಂ ಸ್ಪೃಶನ್ ವ್ಯಾಜಹಾರ,  
ಸಮ್ನೇಹಂ ತ್ವಂ ನಿರಾಮಯೋ ಭವ; ತೇನ ಸ ತತ್ಕ್ಷಣಾತ್  
ಕುಷ್ಠೇನಾಮೋಚಿ | 4 ತತೋ ಯೀಶುಸ್ತಂ ಜಗಾದ, ಅವಧೇಹಿ  
ಕಥಾಮೇತಾಂ ಕಶ್ಚಿದಪಿ ಮಾ ಬ್ರೂಹಿ, ಕಿನ್ನು ಯಾಜಕಸ್ಯ ಸನ್ನಿಧಿಂ  
ಗತ್ವಾ ಸ್ವಾತ್ಮಾನಂ ದರ್ಶಯ ಮನುಜೇಭ್ಯೋ ನಿಜನಿರಾಮಯತ್ವಂ  
ಪ್ರಮಾಣಯಿತುಂ ಮೂಸಾನಿರೂಪಿತಂ ದ್ರವ್ಯಮ್ ಉತ್ಸೃಜ ಚ | 5  
ತದನನ್ತರಂ ಯೀಶುನಾ ಕಫರ್ನಾಹೂಮ್ನಾಮನಿ ನಗರೇ ಪ್ರವಿಷ್ಟೇ  
ಕಶ್ಚಿತ್ ಶತಸೇನಾಪತಿಸ್ತತ್ಸಮೀಪಮ್ ಆಗತ್ಯ ವಿನೀಯ ಬಭಾಷೇ, 6  
ಹೇ ಪ್ರಭೋ, ಮದೀಯ ಏಕೋ ದಾಸಃ ಪಕ್ಷಾಘಾತವ್ಯಾಧಿನಾ ಭೃಶಂ  
ವ್ಯಧಿತಃ, ಸತು ಶಯನೀಯ ಆಸ್ತೇ | 7 ತದಾನೀಂ ಯೀಶುಸ್ತಸ್ಮೈ  
ಕಥಿತವಾನ್, ಅಹಂ ಗತ್ವಾ ತಂ ನಿರಾಮಯಂ ಕರಿಷ್ಯಾಮಿ | 8 ತತಃ ಸ  
ಶತಸೇನಾಪತಿಃ ಪ್ರತ್ಯವದತ್, ಹೇ ಪ್ರಭೋ, ಭವಾನ್ ಯತ್ ಮಮ  
ಗೇಹಮಧ್ಯಂ ಯಾತಿ ತದ್ಯೋಗ್ಯಭಾಜನಂ ನಾಹಮಸ್ಮಿ; ವಾಜ್ರಾತ್ರಮ್  
ಆದಿಶತು, ತೇನೈವ ಮಮ ದಾಸೋ ನಿರಾಮಯೋ ಭವಿಷ್ಯತಿ | 9  
ಯತೋ ಮಯಿ ಪರನಿರ್ದೇಹಿ ಮಮ ನಿರ್ದೇಶವಶ್ಯಾಃ ಕತಿ ಕತಿ ಸೇನಾಃ  
ಸನ್ನಿ, ತತ ಏಕಸ್ಮಿನ್ ಯಾಹೀತ್ಯುಕ್ತೇ ಸ ಯಾತಿ, ತದನ್ಯಸ್ಮಿನ್ ಏಹೀತ್ಯುಕ್ತೇ  
ಸ ಆಯಾತಿ, ತಥಾ ಮಮ ನಿಜದಾಸೇ ಕರ್ಮೈತತ್ ಕುರ್ವಿತ್ಯುಕ್ತೇ  
ಸ ತತ್ ಕರೋತಿ | 10 ತದಾನೀಂ ಯೀಶುಸ್ತಸ್ಮೈತತ್ ವಚೋ  
ನಿಶಮ್ಯ ವಿಸ್ಮಯಾಪನ್ನೋಽಭೂತ್; ನಿಜಪಶ್ಚಾದ್ಗಾಮಿನೋ ಮಾನವಾನ್  
ಅವೋಚ್ಛ, ಯುಷ್ಮಾನ್ ತದ್ಧಂ ವಚ್ಛಿ, ಇಸ್ರಾಯೇಲೀಯಲೋಕಾನಾಂ  
ಮಧ್ಯೇಽಪಿ ನೈತಾದ್ಯಶೋ ವಿಶ್ವಾಸೋ ಮಯಾ ಪ್ರಾಪ್ತಃ | 11 ಅನ್ಯಚ್ಛಾಹಂ  
ಯುಷ್ಮಾನ್ ವದಾಮಿ, ಬಹವಃ ಪೂರ್ವಸ್ಯಾಃ ಪಶ್ಚಿಮಾಯಾಶ್ಚ ದಿಶ  
ಆಗತ್ಯ ಇಬ್ರಾಹೀಮಾ ಇಸ್ರಾಕಾ ಯಾಕೂಬಾ ಚ ಸಾಕಮ್ ಮಿಲಿತ್ವಾ

ಸಮುಪವೇಕ್ಷ್ಯನ್ನಿ; 12 ಕಿನ್ನು ಯತ್ರ ಸ್ಥಾನೇ ರೋದನದನ್ತಘರ್ಷಣೇ  
 ಭವತಸ್ತಸ್ಮಿನ್ ಬಹಿರ್ಭೂತತಮಿಸ್ರೇ ರಾಜ್ಯಸ್ಯ ಸನ್ತಾನಾ ನಿಕ್ಷೇಪ್ಯಂತೇ |  
 13 ತತಃ ಪರಂ ಯೀಶುಸ್ತಂ ಶತಸೇನಾಪತಿಂ ಜಗಾದ, ಯಾಹಿ, ತವ  
 ಪ್ರತೀತ್ಯನುಸಾರತೋ ಮಜ್ಜಲಂ ಭೂಯಾತ್; ತದಾ ತಸ್ಮಿನ್ನೇವ ದಣ್ಡೇ  
 ತದೀಯದಾಸೋ ನಿರಾಮಯೋ ಬಭೂವ | 14 ಅನನ್ತರಂ ಯೀಶುಃ  
 ಪಿತರಸ್ಯ ಗೇಹಮುಪಸ್ಥಾಯ ಜ್ವರೇಣ ಪೀಡಿತಾಂ ಶಯನೀಯಸ್ಥಿತಾಂ  
 ತಸ್ಯ ಶ್ವಶ್ರುಂ ವೀಕ್ಷ್ಯಾಙ್ಗಕ್ರೇ | 15 ತತಸ್ತೇನ ತಸ್ಯಾಃ ಕರಸ್ಯ ಸ್ಪೃಷ್ಟತವಾತ್  
 ಜ್ವರಸ್ತಾಂ ತತ್ಯಾಜ, ತದಾ ಸಾ ಸಮುತ್ಥಾಯ ತಾನ್ ಸಿಷೇವೇ | 16  
 ಅನನ್ತರಂ ಸನ್ಯಾಯಾಂ ಸತ್ಯಾಂ ಬಹುಶೋ ಭೂತಗ್ರಸ್ತಮನುಜಾನ್  
 ತಸ್ಯ ಸಮೀಪಮ್ ಆನಿನ್ಯುಃ ಸ ಚ ವಾಕ್ಯೇನ ಭೂತಾನ್ ತ್ಯಾಜಯಾಮಾಸ,  
 ಸರ್ವಪ್ರಕಾರಪೀಡಿತಜನಾಂಶ್ಚ ನಿರಾಮಯಾನ್ ಚಕಾರ; 17 ತಸ್ಮಾತ್,  
 ಸರ್ವಾ ದುರ್ಬ್ಬಲತಾಸ್ಮಾಕಂ ತೇನೈವ ಪರಿಧಾರಿತಾ | ಅಸ್ಮಾಕಂ  
 ಸಕಲಂ ವ್ಯಾಧಿಂ ಸಏವ ಸಂಗೃಹೀತವಾನ್ | ಯದೇತದ್ವಚನಂ  
 ಯಿಶಯಿಯಭವಿಷ್ಯದ್ವಾದಿನೋಕ್ತಮಾಸೀತ್, ತತ್ತದಾ ಸಫಲಮಭವತ್ |  
 18 ಅನನ್ತರಂ ಯೀಶುಶ್ಚತುರ್ದಿಕ್ಷು ಜನನಿವಹಂ ವಿಲೋಕ್ಯ ತಟಿನ್ಯಾಃ  
 ಪಾರಂ ಯಾತುಂ ಶಿಷ್ಯಾನ್ ಆದಿದೇಶ | 19 ತದಾನೀಮ್ ಏಕ  
 ಉಪಾಧ್ಯಾಯ ಆಗತ್ಯ ಕಥಿತವಾನ್, ಹೇ ಗುರೋ, ಭವಾನ್ ಯತ್ರ  
 ಯಾಸ್ಯತಿ ತತ್ರಾಹಮಪಿ ಭವತಃ ಪಶ್ಚಾದ್ ಯಾಸ್ಯಾಮಿ | 20 ತತೋ  
 ಯೀಶು ಜಗಾದ, ಕ್ರೋಷ್ಯಃ ಸ್ಥಾತುಂ ಸ್ಥಾನಂ ವಿದ್ಯತೇ, ವಿಹಾಯಸೋ  
 ವಿಹಜ್ಜಮಾನಾಂ ನೀಡಾನಿ ಚ ಸನ್ನಿ; ಕಿನ್ನು ಮನುಷ್ಯಪುತ್ರಸ್ಯ ಶಿರಃ  
 ಸ್ಥಾಪಯಿತುಂ ಸ್ಥಾನಂ ನ ವಿದ್ಯತೇ | 21 ಅನನ್ತರಮ್ ಅಪರ ಏಕಃ  
 ಶಿಷ್ಯಸ್ತಂ ಬಭಾಷೇ, ಹೇ ಪ್ರಭೋ, ಪ್ರಥಮತೋ ಮಮ ಪಿತರಂ  
 ಶ್ಮಶಾನೇ ನಿಧಾತುಂ ಗಮನಾರ್ಥಂ ಮಾಮ್ ಅನುಮನ್ಯಸ್ವ | 22 ತತೋ  
 ಯೀಶುರುಕ್ತವಾನ್ ಮೃತಾ ಮೃತಾನ್ ಶ್ಮಶಾನೇ ನಿಧತು, ತ್ವಂ ಮಮ  
 ಪಶ್ಚಾದ್ ಆಗಚ್ಛ | 23 ಅನನ್ತರಂ ತಸ್ಮಿನ್ ನಾವಮಾರೂಢೇ ತಸ್ಯ  
 ಶಿಷ್ಯಾಸ್ತತ್ಪಶ್ಚಾತ್ ಜಗ್ಮುಃ | 24 ಪಶ್ಚಾತ್ ಸಾಗರಸ್ಯ ಮಧ್ಯಂ ತೇಷು ಗತೇಷು  
 ತಾದೃಶಃ ಪ್ರಬಲೋ ಝಂಜ್ವನಿಲ ಉದತಿಷ್ಠತ್, ಯೇನ ಮಹಾತರಜ್ಞ  
 ಉತ್ಥಾಯ ತರಣಿಂ ಛಾದಿತವಾನ್, ಕಿನ್ನು ಸ ನಿದ್ರಿತ ಆಸೀತ್ | 25  
 ತದಾ ಶಿಷ್ಯಾ ಆಗತ್ಯ ತಸ್ಯ ನಿದ್ರಾಭಜ್ಞಂ ಕೃತ್ವಾ ಕಥಯಾಮಾಸುಃ, ಹೇ

ಪ್ರಭೋ, ವಯಂ ಮ್ರಿಯಾಮಹೇ, ಭವಾನ್ ಅಸ್ಮಾಕಂ ಪ್ರಾಣಾನ್  
 ರಕ್ಷತು | 26 ತದಾ ಸ ತಾನ್ ಉಕ್ತವಾನ್, ಹೇ ಅಲ್ಪವಿಶ್ವಾಸಿನೋ  
 ಯೂಯಂ ಕುತೋ ವಿಭೀಥ? ತತಃ ಸ ಉತ್ಥಾಯ ವಾತಂ ಸಾಗರಂ  
 ತರ್ಜಯಾಮಾಸ, ತತೋ ನಿರ್ವ್ವಾತಮಭವತ್ | 27 ಅಪರಂ ಮನುಜಾ  
 ವಿಸ್ಮಯಂ ವಿಲೋಕ್ಯ ಕಥಯಾಮಾಸುಃ, ಅಹೋ ವಾತಸರಿತ್ವತೀ ಅಸ್ಯ  
 ಕಿಮಾಜ್ಞಾಗ್ರಾಹಿಣೌ? ಕೀದೃಶೋಽಯಂ ಮಾನವಃ | 28 ಅನನ್ತರಂ  
 ಸ ಪಾರಂ ಗತ್ವಾ ಗಿದೇರೀಯದೇಶಮ್ ಉಪಸ್ಥಿತವಾನ್; ತದಾ ದ್ವೌ  
 ಭೂತಗ್ರಸ್ತಮನುಜೌ ಶ್ಶಶಾನಸ್ಥಾನಾದ್ ಬಹಿ ಭೂತ್ವಾ ತಂ ಸಾಕ್ಷಾತ್  
 ಕೃತವನ್ತೌ, ತಾವೇತಾದೃಶೌ ಪ್ರಚಣ್ಡಾವಾಸ್ತಾಂ ಯತ್ ತೇನ ಸ್ಥಾನೇನ  
 ಕೋಪಿ ಯಾತುಂ ನಾಶಕ್ನೋತ್ | 29 ತಾವುಚ್ಯೈಃ ಕಥಯಾಮಾಸತುಃ,  
 ಹೇ ಈಶ್ವರಸ್ಯ ಸೂನೋ ಯೀಶೋ, ತ್ವಯಾ ಸಾಕಮ್ ಆವಯೋಃ ಕಃ  
 ಸಮ್ಭುನ್ಧಃ? ನಿರೂಪಿತಕಾಲಾತ್ ಪ್ರಾಗೇವ ಕಿಮಾವಾಭ್ಯಾಂ ಯಾತನಾಂ  
 ದಾತುಮ್ ಅತ್ರಾಗತೋಸಿ? 30 ತದಾನೀಂ ತಾಭ್ಯಾಂ ಕಿಚ್ಚಿದ್ ದೂರೇ  
 ವರಾಹಾಣಾಮ್ ಏಕೋ ಮಹಾವ್ರಜೋಽಚರತ್ | 31 ತತೋ ಭೂತೌ  
 ತೌ ತಸ್ಯಾನ್ವಿಕೇ ವಿನೀಯ ಕಥಯಾಮಾಸತುಃ, ಯದ್ಯಾವಾಂ ತ್ಯಾಜಯಸಿ,  
 ತರ್ಹಿ ವರಾಹಾಣಾಂ ಮಧ್ಯೇವ್ರಜಮ್ ಆವಾಂ ಪ್ರೇರಯ | 32 ತದಾ  
 ಯೀಶುರವದತ್ ಯಾತಂ, ಅನನ್ತರಂ ತೌ ಯದಾ ಮನುಜೌ ವಿಹಾಯ  
 ವರಾಹಾನ್ ಆಶ್ರಿತವನ್ತೌ, ತದಾ ತೇ ಸರ್ವೇ ವರಾಹಾ ಉಚ್ಚಸ್ಥಾನಾತ್  
 ಮಹಾಜವೇನ ಧಾವನ್ತಃ ಸಾಗರೀಯತೋಯೇ ಮಜ್ಜನ್ತೋ ಮಮ್ರುಃ |  
 33 ತತೋ ವರಾಹರಕ್ಷಕಾಃ ಪಲಾಯಮಾನಾ ಮಧ್ಯೇನಗರಂ ತೌ  
 ಭೂತಗ್ರಸ್ತೌ ಪ್ರತಿ ಯದ್ಯದ್ ಅಘಟಿತ, ತಾಃ ಸರ್ವವಾರ್ತಾ ಅವದನ್ |  
 34 ತತೋ ನಾಗರಿಕಾಃ ಸರ್ವೇ ಮನುಜಾ ಯೀಶುಂ ಸಾಕ್ಷಾತ್ ಕರ್ತುಂ  
 ಬಹಿರಾಯಾತಾಃ ತನ್ವು ವಿಲೋಕ್ಯ ಪ್ರಾರ್ಥಯಾನ್ವುಕ್ತೀರೇ ಭವಾನ್  
 ಅಸ್ಮಾಕಂ ಸೀಮಾತೋ ಯಾತು |

**9** ಅನನ್ತರಂ ಯೀಶು ನೌಕಾಮಾರುಹ್ಯ ಪುನಃ ಪಾರಮಾಗತ್ಯ  
 ನಿಜಗ್ರಾಮಮ್ ಆಯಯೌ | 2 ತತಃ ಕತಿಪಯಾ ಜನಾ ಏಕಂ  
 ಪಕ್ಷಾಘಾತಿನಂ ಸ್ವಟ್ಟಿಪರಿ ಶಾಯಯಿತ್ವಾ ತತ್ಸಮೀಪಮ್ ಆನಯನ್;  
 ತತೋ ಯೀಶುಸ್ತೇಷಾಂ ಪ್ರತೀತಿಂ ವಿಜ್ಞಾಯ ತಂ ಪಕ್ಷಾಘಾತಿನಂ  
 ಜಗಾದ, ಹೇ ಪುತ್ರ, ಸುಸ್ಥಿರೋ ಭವ, ತವ ಕಲುಷಸ್ಯ ಮರ್ಷಣಂ

ಜಾತಮ್ | 3 ತಾಂ ಕಥಾಂ ನಿಶಮ್ಯ ಕಿಯನ್ತ ಉಪಾಧ್ಯಾಯಾ ಮನಃಸು  
 ಚಿಂತಿತವನ್ತ ಏಷ ಮನುಜ ಈಶ್ವರಂ ನಿಂದತಿ | 4 ತತಃ ಸ ತೇಷಾಮ್  
 ಏತಾದೃಶೀಂ ಚಿನ್ತಾಂ ವಿಜ್ಞಾಯ ಕಥಿತವಾನ್, ಯೂಯಂ ಮನಃಸು  
 ಕೃತ ಏತಾದೃಶೀಂ ಕುಚಿನ್ತಾಂ ಕುರುಥ? 5 ತವ ಪಾಪಮರ್ಷಣಂ  
 ಜಾತಂ, ಯದ್ವಾ ತ್ವಮುತ್ಥಾಯ ಗಚ್ಛ, ದ್ವಯೋರನಯೋ ವಾಕ್ಯಯೋಃ  
 ಕಿಂ ವಾಕ್ಯಂ ವಕ್ತುಂ ಸುಗಮಂ? 6 ಕಿನ್ತು ಮೇದಿನ್ಯಾಂ ಕಲುಷಂ  
 ಕ್ಷಮಿತುಂ ಮನುಜಸುತಸ್ಯ ಸಾಮರ್ಥ್ಯಮಸ್ತೀತಿ ಯೂಯಂ ಯಥಾ  
 ಜಾನೀಥ, ತದರ್ಥಂ ಸ ತಂ ಪಕ್ಷಾಘಾತಿನಂ ಗದಿತವಾನ್, ಉತ್ತಿಷ್ಯ  
 ನಿಜಶಯನೀಯಂ ಆದಾಯ ಗೇಹಂ ಗಚ್ಛ | 7 ತತಃ ಸ ತತ್ಕ್ಷಣಾದ್  
 ಉತ್ಥಾಯ ನಿಜಗೇಹಂ ಪ್ರಸ್ಥಿತವಾನ್ | 8 ಮಾನವಾ ಇತ್ಥಂ ವಿಲೋಕ್ಯ  
 ವಿಸ್ಮಯಂ ಮೇನಿರೇ, ಈಶ್ವರೇಣ ಮಾನವಾಯ ಸಾಮರ್ಥ್ಯಮ್ ಈದೃಶಂ  
 ದತ್ತಂ ಇತಿ ಕಾರಣಾತ್ ತಂ ಧನ್ಯಂ ಬಭಾಷಿರೇ ಚ | 9 ಅನನ್ತರಂ  
 ಯೀಶುಸ್ತತ್ನಾನ್ದಾ ಗಚ್ಛನ್ ಗಚ್ಛನ್ ಕರಸಂಗ್ರಹಸ್ಥಾನೇ ಸಮುಪವಿಷ್ಟಂ  
 ಮಥಿನಾಮಾನಮ್ ಏಕಂ ಮನುಜಂ ವಿಲೋಕ್ಯ ತಂ ಬಭಾಷೇ,  
 ಮಮ ಪಶ್ಚಾದ್ ಆಗಚ್ಛ, ತತಃ ಸ ಉತ್ಥಾಯ ತಸ್ಯ ಪಶ್ಚಾದ್ ವವ್ರಾಜ |  
 10 ತತಃ ಪರಂ ಯೀಶೌ ಗೃಹೇ ಭೋಕ್ತುಮ್ ಉಪವಿಷ್ಟೇ ಬಹವಃ  
 ಕರಸಂಗ್ರಾಹಿಣಃ ಕಲುಷಿಣಶ್ಚ ಮಾನವಾ ಆಗತ್ಯ ತೇನ ಸಾಕಂ ತಸ್ಯ  
 ಶಿಷ್ಯೈಶ್ಚ ಸಾಕಮ್ ಉಪವಿವಿಶುಃ | 11 ಫಿರೂಶಿನಸ್ತದ್ ದೃಷ್ಟ್ವಾ ತಸ್ಯ  
 ಶಿಷ್ಯಾನ್ ಬಭಾಷಿರೇ, ಯುಷ್ಮಾಕಂ ಗುರುಃ ಕಿಂ ನಿಮಿತ್ತಂ ಕರಸಂಗ್ರಾಹಿಭಿಃ  
 ಕಲುಷಿಭಿಶ್ಚ ಸಾಕಂ ಭುಂಕ್ತೇ? 12 ಯೀಶುಸ್ತತ್ ಶ್ರುತ್ವಾ ತಾನ್ ಪ್ರತ್ಯವದತ್,  
 ನಿರಾಮಯಲೋಕಾನಾಂ ಚಿಕಿತ್ಸಕೇನ ಪ್ರಯೋಜನಂ ನಾಸ್ತಿ, ಕಿನ್ತು  
 ಸಾಮಯಲೋಕಾನಾಂ ಪ್ರಯೋಜನಮಾಸ್ತೇ | 13 ಅತೋ ಯೂಯಂ  
 ಯಾತ್ವಾ ವಚನಸ್ಯಾಸ್ಯಾರ್ಥಂ ಶಿಕ್ಷದ್ಧಮ್, ದಯಾಯಾಂ ಮೇ ಯಥಾ  
 ಪ್ರೀತಿ ನ್ ತಥಾ ಯಜ್ಞಕರ್ಮಣಿ | ಯತೋಽಹಂ ಧಾರ್ಮಿಕಾನ್  
 ಆಹ್ವಾತುಂ ನಾಗತೋಽಸ್ಮಿ ಕಿನ್ತು ಮನಃ ಪರಿವರ್ತಯಿತುಂ ಪಾಪಿನ  
 ಆಹ್ವಾತುಮ್ ಆಗತೋಽಸ್ಮಿ | 14 ಅನನ್ತರಂ ಯೋಹನಃ ಶಿಷ್ಯಾಸ್ತಸ್ಯ  
 ಸಮೀಪಮ್ ಆಗತ್ಯ ಕಥಯಾಮಾಸುಃ, ಫಿರೂಶಿನೋ ವಯಂ ಪುನಃ  
 ಪುನರುಪವಸಾಮಃ, ಕಿನ್ತು ತವ ಶಿಷ್ಯಾ ನೋಪವಸಂತಿ, ಕುತಃ? 15  
 ತದಾ ಯೀಶುಸ್ತಾನ್ ಅವೋಚತ್ ಯಾವತ್ ಸಖೀನಾಂ ಸಂಜ್ಞೇ

ಕನ್ಯಾಯಾ ವರಸ್ತಿಷ್ಯತಿ, ತಾವತ್ ಕಿಂ ತೇ ವಿಲಾಪಂ ಕರ್ತುಂ ಶಕ್ಯವನ್ತಿ?  
 ಕಿನ್ನು ಯದಾ ತೇಷಾಂ ಸಂಜ್ಞಾದ್ ವರಂ ನಯನ್ತಿ, ತಾದೃಶಃ ಸಮಯ  
 ಆಗಮಿಷ್ಯತಿ, ತದಾ ತೇ ಉಪವತ್ಸ್ಯನ್ತಿ | 16 ಪುರಾತನವಸನೇ ಕೋಪಿ  
 ನವೀನವಸ್ತ್ರಂ ನ ಯೋಜಯತಿ, ಯಸ್ಮಾತ್ ತೇನ ಯೋಜಿತೇನ  
 ಪುರಾತನವಸನಂ ಛಿದ್ರತಿ ತಚ್ಚಿದ್ರವ್ಯ ಬಹುಕುತ್ಸಿತಂ ದೃಶ್ಯತೇ | 17  
 ಅನ್ಯಾ ಪುರಾತನಕುತ್ಸಾಂ ಕೋಪಿ ನವಾನಗೋಸ್ತನೀರಸಂ ನ ನಿದಧಾತಿ,  
 ಯಸ್ಮಾತ್ ತಥಾ ಕೃತೇ ಕುತೂರ್ವಿದೀರ್ಯತೇ ತೇನ ಗೋಸ್ತನೀರಸಃ  
 ಪತತಿ ಕುತೂಶ್ಚ ನಶ್ಯತಿ; ತಸ್ಮಾತ್ ನವೀನಾಯಾಂ ಕುತ್ಸಾಂ ನವೀನೋ  
 ಗೋಸ್ತನೀರಸಃ ಸ್ಥಾಪ್ಯತೇ, ತೇನ ದ್ವಯೋರವನಂ ಭವತಿ | 18 ಅಪರಂ  
 ತೇನೈತತ್ಕಥಾಕಥನಕಾಲೇ ಏಕೋಽಧಿಪತಿಸ್ತಂ ಪ್ರಣಮ್ಯ ಬಭಾಷೇ,  
 ಮಮ ದುಹಿತಾ ಪ್ರಾಯೇಣೈತಾವತ್ಕಾಲೇ ಮೃತಾ, ತಸ್ಮಾದ್ ಭವಾನಾಗತ್ಯ  
 ತಸ್ಯಾ ಗಾತ್ರೇ ಹಸ್ತಮರ್ಪಯತು, ತೇನ ಸಾ ಜೀವಿಷ್ಯತಿ | 19 ತದಾನೀಂ  
 ಯೀಶುಃ ಶಿಷ್ಯೈಃ ಸಾಕಮ್ ಉತ್ಥಾಯ ತಸ್ಯ ಪಶ್ಚಾದ್ ವವ್ರಾಜ | 20  
 ಇತ್ಯನನ್ತರೇ ದ್ವಾದಶವತ್ಸರಾನ್ ಯಾವತ್ ಪ್ರದರಾಮಯೇನ ಶೀರ್ಷಿಕಾ  
 ನಾರೀ ತಸ್ಯ ಪಶ್ಚಾದ್ ಆಗತ್ಯ ತಸ್ಯ ವಸನಸ್ಯ ಗ್ರನ್ಥಿಂ ಪಸ್ಪರ್ಶ; 21 ಯಸ್ಮಾತ್  
 ಮಯಾ ಕೇವಲಂ ತಸ್ಯ ವಸನಂ ಸ್ಪೃಷ್ಟ್ವಾ ಸ್ವಾಸ್ಥ್ಯಂ ಪ್ರಾಪ್ಸ್ಯತೇ,  
 ಸಾ ನಾರೀತಿ ಮನಸಿ ನಿಶ್ಚಿತವತೀ | 22 ತತೋ ಯೀಶುರ್ವದನಂ  
 ಪರಾವರ್ತ್ಯ ತಾಂ ಜಗಾದ, ಹೇ ಕನ್ಯೇ, ತ್ವಂ ಸುಸ್ಥಿರಾ ಭವ, ತವ  
 ವಿಶ್ವಾಸಸ್ತಾಂ ಸ್ವಸ್ಥಾಮಕಾರ್ಷೀತ್ | ಏತದ್ವಾಕ್ಯೇ ಗದಿತಏವ ಸಾ  
 ಯೋಷಿತ ಸ್ವಸ್ಥಾಭೂತ್ | 23 ಅಪರಂ ಯೀಶುಸ್ತಸ್ಯಾಧ್ಯಕ್ಷಸ್ಯ ಗೇಹಂ  
 ಗತ್ವಾ ವಾದಕಪ್ರಭೃತೀನ್ ಬಹೂನ್ ಲೋಕಾನ್ ಶಬ್ದಾಯಮಾನಾನ್  
 ವಿಲೋಕ್ಯ ತಾನ್ ಅವದತ್, 24 ಪನ್ನಾನಂ ತ್ಯಜ, ಕನ್ಯೇಯಂ ನಾಮ್ನಿಯತ  
 ನಿದ್ರಿತಾಸ್ತೇ; ಕಥಾಮೇತಾಂ ಶ್ರುತ್ವಾ ತೇ ತಮುಪಜಹಸುಃ | 25 ಕಿನ್ನು  
 ಸರ್ವೇಷು ಬಹಿಷ್ಕೃತೇಷು ಸೋಽಭ್ಯನ್ತರಂ ಗತ್ವಾ ಕನ್ಯಾಯಾಃ ಕರಂ  
 ಧೃತವಾನ್, ತೇನ ಸೋದತಿಷ್ಠತ್; 26 ತತಸ್ತತ್ಕರ್ಮಣೋ ಯಶಃ ಕೃತ್ಸಂ  
 ತಂ ದೇಶಂ ವ್ಯಾಪ್ತವತ್ | 27 ತತಃ ಪರಂ ಯೀಶುಸ್ತಸ್ಮಾತ್ ಸ್ಥಾನಾದ್  
 ಯಾತ್ರಾಂ ಚಕಾರ; ತದಾ ಹೇ ದಾಯೂದಃ ಸನ್ನಾನ, ಅಸ್ಮಾನ್ ದಯಸ್ವ,  
 ಇತಿ ವದನ್ತಾ ದ್ವೌ ಜನಾವನ್ಲಾ ಪ್ರೋಚ್ಯಿರಾಹೂಯನ್ತಾ ತತ್ಪಶ್ಚಾದ್  
 ವವ್ರಜತುಃ | 28 ತತೋ ಯೀಶೌ ಗೇಹಮಧ್ಯಂ ಪ್ರವಿಷ್ಟಂ ತಾವಪಿ

ತಸ್ಯ ಸಮೀಪಮ್ ಉಪಸ್ಥಿತವನ್ನೌ, ತದಾನೀಂ ಸ ತೌ ಪೃಷ್ಠವಾನ್  
ಕರ್ಮೈತತ್ ಕರ್ತುಂ ಮಮ ಸಾಮರ್ಥ್ಯಮ್ ಆಸ್ತೇ, ಯುವಾಂ  
ಕಿಮಿತಿ ಪ್ರತೀಥಃ? ತದಾ ತೌ ಪ್ರತ್ಯೂಚತುಃ, ಸತ್ಯಂ ಪ್ರಭೋ | 29  
ತದಾನೀಂ ಸ ತಯೋ ಲೋಚನಾನಿ ಸ್ಪೃಶನ್ ಬಭಾಷೇ, ಯುವಯೋಃ  
ಪ್ರತೀತ್ಯನುಸಾರಾದ್ ಯುವಯೋ ಮರ್ಙ್ಗಲಂ ಭೂಯಾತ್ | ತೇನ  
ತತ್ಕ್ಷಣಾತ್ ತಯೋ ನೇತ್ರಾಣಿ ಪ್ರಸನ್ನಾನ್ಯಭವನ್, 30 ಪಶ್ಚಾದ್  
ಯೀಶುಸ್ತೌ ದೃಢಮಾಜ್ಞಾಪ್ಯ ಜಗಾದ, ಅವಧತ್ತಮ್ ಏತಾಂ ಕಥಾಂ  
ಕೋಪಿ ಮನುಜೋ ಮ ಜಾನೀಯಾತ್ | 31 ಕಿನ್ನು ತೌ ಪ್ರಸ್ಥಾಯ ತಸ್ಮಿನ್  
ಕೃತ್ಸೇ ದೇಶೇ ತಸ್ಯ ಕೀರ್ತಿಂ ಪ್ರಕಾಶಯಾಮಾಸತುಃ | 32 ಅಪರಂ ತೌ  
ಬಹಿಯಾತ ಏತಸ್ಮಿನ್ನನ್ತರೇ ಮನುಜಾ ಏಕಂ ಭೂತಗ್ರಸ್ತಮೂಕಂ ತಸ್ಯ  
ಸಮೀಪಮ್ ಆನೀತವನ್ತಃ | 33 ತೇನ ಭೂತೇ ತ್ಯಾಜಿತೇ ಸ ಮೂಕಃ  
ಕಥಾಂ ಕಥಯಿತುಂ ಪ್ರಾರಭತ, ತೇನ ಜನಾ ವಿಸ್ಮಯಂ ವಿಜ್ಞಾಯ  
ಕಥಯಾಮಾಸುಃ, ಇಸ್ರಾಯೇಲೋ ವಂಶೇ ಕದಾಪಿ ನೇದೃಗದೃಶ್ಯತಃ;  
34 ಕಿನ್ನು ಫಿರೂಶಿನಃ ಕಥಯಾಚ್ಚಕ್ರುಃ ಭೂತಾಧಿಪತಿನಾ ಸ ಭೂತಾನ್  
ತ್ಯಾಜಯತಿ | 35 ತತಃ ಪರಂ ಯೀಶುಸ್ತೇಷಾಂ ಭಜನಭವನ ಉಪದಿಶನ್  
ರಾಜ್ಯಸ್ಯ ಸುಸಂವಾದಂ ಪ್ರಚಾರಯನ್ ಲೋಕಾನಾಂ ಯಸ್ಯ ಯ  
ಆಮಯೋ ಯಾ ಚ ಪೀಡಾಸೀತ್, ತಾನ್ ಶಮಯನ್ ಶಮಯಂಶ್ಚ  
ಸರ್ವಾಣಿ ನಗರಾಣಿ ಗ್ರಾಮಾಂಶ್ಚ ಬಭ್ರಾಮ | 36 ಅನ್ಯಾ ಮನುಜಾನ್  
ವ್ಯಾಕುಲಾನ್ ಅರಕ್ಷಕಮೇಷಾನಿವ ಚ ತ್ಯಕ್ತಾನ್ ನಿರೀಕ್ಷ್ಯ ತೇಷು  
ಕಾರುಣಿಕಃ ಸನ್ ಶಿಷ್ಯಾನ್ ಅವದತ್, 37 ಶಸ್ಕಾನಿ ಪ್ರಚುರಾಣಿ ಸನ್ತಿ, ಕಿನ್ನು  
ಛೇತ್ತಾರಃ ಸ್ತೋಕಾಃ | 38 ಕ್ಷೇತ್ರಂ ಪ್ರತ್ಯಪರಾನ್ ಛೇದಕಾನ್ ಪ್ರಹೇತುಂ  
ಶಸ್ಯಸ್ವಾಮಿನಂ ಪ್ರಾರ್ಥಯದ್ವಮ್ |

**10** ಅನನ್ತರಂ ಯೀಶು ದ್ವಾದಶಶಿಷ್ಯಾನ್ ಆಹೂಯಾಮೇದ್ಯಭೂತಾನ್  
ತ್ಯಾಜಯಿತುಂ ಸರ್ವಪ್ರಕಾರರೋಗಾನ್ ಪೀಡಾಶ್ಚ ಶಮಯಿತುಂ  
ತೇಭ್ಯಃ ಸಾಮರ್ಥ್ಯಮದಾತ್ | 2 ತೇಷಾಂ ದ್ವಾದಶಪ್ರೇಷ್ಯಾಣಾಂ  
ನಾಮಾನ್ಯೇತಾನಿ | ಪ್ರಥಮಂ ಶಿಮೋನ್ ಯಂ ಪಿತರಂ ವದನ್ತಿ,  
ತತಃ ಪರಂ ತಸ್ಯ ಸಹಜ ಆನ್ವಿಯಃ, ಸಿವದಿಯಸ್ಯ ಪುತ್ರೋ  
ಯಾಕೂಬ್ 3 ತಸ್ಯ ಸಹಜೋ ಯೋಹನ್; ಫಿಲಿಪ್ ಬರ್ಥಲಮಯ್  
ಛೋಮಾಃ ಕರಸಂಗ್ರಾಹೀ ಮಥಿಃ, ಅಲ್ಫೇಯಪುತ್ರೋ ಯಾಕೂಬ್,



4 ಕಿನಾನೀಯಃ ಶಿಮೋನ್, ಯ ಈಷ್ಠರಿಯೋತೀಯಯಿಹೂದಾಃ  
 ಖ್ರೀಷ್ಣಂ ಪರಕರೇರ್ಪಯತ್ | 5 ಏತಾನ್ ದ್ವಾದಶಶಿಷ್ಯಾನ್ ಯೀಶುಃ  
 ಪ್ರೇಷಯನ್ ಇತ್ಯಾಜ್ಞಾಪಯತ್, ಯೂಯಮ್ ಅನ್ಯದೇಶೀಯಾನಾಂ  
 ಪದವೀಂ ಶೇಮಿರೋಣೀಯಾನಾಂ ಕಿಮಪಿ ನಗರಾನ್ ಪ್ರವಿಶ್ಯೇ  
 6 ಇಸ್ರಾಯೇಲೋತ್ರಸ್ಯ ಹಾರಿತಾ ಯೇ ಯೇ ಮೇಷಾಸ್ತೇಷಾಮೇವ  
 ಸಮೀಪಂ ಯಾತ | 7 ಗತ್ವಾ ಗತ್ವಾ ಸ್ವರ್ಗಸ್ಯ ರಾಜತ್ವಂ ಸವಿಧಮಭವತ್,  
 ಏತಾಂ ಕಥಾಂ ಪ್ರಚಾರಯತ | 8 ಆಮಯಗ್ರಸ್ತಾನ್ ಸ್ವಸ್ಥಾನ್  
 ಕುರುತ, ಕುಷ್ಠಿನಃ ಪರಿಷ್ಕುರುತ, ಮೃತಲೋಕಾನ್ ಜೀವಯತ,  
 ಭೂತಾನ್ ತ್ಯಾಜಯತ, ವಿನಾ ಮೂಲ್ಯಂ ಯೂಯಮ್ ಅಲಭಧ್ವಂ  
 ವಿನೈವ ಮೂಲ್ಯಂ ವಿಶ್ರಾಣಯತ | 9 ಕಿನ್ನು ಸ್ವೇಷಾಂ ಕಟಿಬನ್ಢೇಷು  
 ಸ್ವರ್ಣರೂಪ್ಯತಾಮ್ರಾಣಾಂ ಕಿಮಪಿ ನ ಗೃಹ್ಣೀತ | 10 ಅನ್ಯಚ್ಛ  
 ಯಾತ್ರಾಯೈ ಚೇಲಸಮ್ಪುಟಂ ವಾ ದ್ವಿತೀಯವಸನಂ ವಾ ಪಾದುಕೇ  
 ವಾ ಯಷ್ಟಿಃ, ಏತಾನ್ ಮಾ ಗೃಹ್ಣೀತ, ಯತಃ ಕಾರ್ಯಕೃತ್ ಭರ್ತುಂ  
 ಯೋಗ್ಯೋ ಭವತಿ | 11 ಅಪರಂ ಯೂಯಂ ಯತ್ ಪುರಂ  
 ಯಾನ್ ಗ್ರಾಮಂ ಪ್ರವಿಶಥ, ತತ್ರ ಯೋ ಜನೋ ಯೋಗ್ಯಪಾತ್ರಂ  
 ತಮವಗತ್ಯ ಯಾನಕಾಲಂ ಯಾವತ್ ತತ್ರ ತಿಷ್ಠತ | 12 ಯದಾ  
 ಯೂಯಂ ತದ್ಗೇಹಂ ಪ್ರವಿಶಥ, ತದಾ ತಮಾಶಿಷಂ ವದತ | 13  
 ಯದಿ ಸ ಯೋಗ್ಯಪಾತ್ರಂ ಭವತಿ, ತರ್ಹಿ ತತ್ಕಲ್ಯಾಣಂ ತಸ್ಮೈ ಭವಿಷ್ಯತಿ,  
 ನೋಚೇತ್ ಸಾಶೀರ್ಯುಷ್ಮಭ್ಯಮೇವ ಭವಿಷ್ಯತಿ | 14 ಕಿನ್ನು ಯೇ ಜನಾ  
 ಯುಷ್ಮಾಕಮಾತಿಥ್ಯಂ ನ ವಿದಧತಿ ಯುಷ್ಮಾಕಂ ಕಥಾನ್ ನ ಶೃಣ್ವಂತಿ  
 ತೇಷಾಂ ಗೇಹಾತ್ ಪುರಾದ್ವಾ ಪ್ರಸ್ಥಾನಕಾಲೇ ಸ್ವಪದೂಲೀಃ ಪಾತಯತ |  
 15 ಯುಷ್ಮಾನಹಂ ತಥ್ಯಂ ವಚ್ಛಿ ವಿಚಾರದಿನೇ ತತ್ಪುರಸ್ಯ ದಶಾತಃ  
 ಸಿದೋಮಮೋರಾಪುರಯೋರ್ದಶಾ ಸಹ್ಯತರಾ ಭವಿಷ್ಯತಿ | 16 ಪಶ್ಯತ,  
 ವೃಕಯೂಥಮಧ್ಯೇ ಮೇಷಃ ಯಥಾವಿಸ್ತಥಾ ಯುಷ್ಮಾನ ಪ್ರಹಿಣೋಮಿ,  
 ತಸ್ಮಾದ್ ಯೂಯಮ್ ಅಹಿರಿವ ಸತರ್ಕಾಃ ಕಪೋತಾಇವಾಹಿಸಕಾ  
 ಭವತ | 17 ನೃಭ್ಯಃ ಸಾವಧಾನಾ ಭವತ; ಯತಸ್ಯೈ ಯೂರ್ಯಂ  
 ರಾಜಸಂಸದಿ ಸಮರ್ಪಿಷ್ಯದ್ವೇ ತೇಷಾಂ ಭಜನಗೇಹೇ ಪ್ರಹಾರಿಷ್ಯದ್ವೇ |  
 18 ಯೂಯಂ ಮನ್ನಾಮಹೇತೋಃ ಶಾಸ್ತ್ರಣಾಂ ರಾಜಾನ್ ಸಮಕ್ಷಂ  
 ತಾನನ್ಯದೇಶಿನಶ್ಚಾಧಿ ಸಾಕ್ಷಿತ್ವಾರ್ಥಮಾನೇಷ್ಯದ್ವೇ | 19 ಕಿನ್ವಿತ್ವಂ

ಸಮರ್ಪಿತಾ ಯೂಯಂ ಕಥಂ ಕಿಮುತ್ತರಂ ವಕ್ಷ್ಯಥ ತತ್ರ ಮಾ ಚಿನ್ತಯತ,  
 ಯತಸ್ತದಾ ಯುಷ್ಮಾಭಿ ಯದ್ ವಕ್ತವ್ಯಂ ತತ್ ತದ್ಗಣ್ಣೇ ಯುಷ್ಮನ್ನನಃ  
 ಸು ಸಮುಪಸ್ಥಾಸ್ಯತಿ | 20 ಯಸ್ಮಾತ್ ತದಾ ಯೋ ವಕ್ಷ್ಯತಿ ಸ ನ  
 ಯೂಯಂ ಕಿನ್ತು ಯುಷ್ಮಾಕಮನ್ತರಸ್ಥಃ ಪಿತ್ರಾತ್ಮಾ | 21 ಸಹಜಃ ಸಹಜಂ  
 ತಾತಃ ಸುತಞ್ಚ ಮೃತೌ ಸಮರ್ಪಯಿಷ್ಯತಿ, ಅಪತ್ಯಾಗಿ ಸ್ವಸ್ವಪಿತ್ರೋ  
 ವಿಪಕ್ಷೀಭೂಯ ತೌ ಘಾತಯಿಷ್ಯನ್ತಿ | 22 ಮನ್ನಮಹೇತೋಃ ಸರ್ವೇ  
 ಜನಾ ಯುಷ್ಮಾನ್ ಋತೀಯಿಷ್ಯಂತೇ, ಕಿನ್ತು ಯಃ ಶೇಷಂ ಯಾವದ್  
 ಧೈರ್ಯ್ಯಂ ಘೃತ್ವಾ ಸ್ಥಾಸ್ಯತಿ, ಸ ತ್ರಾಯಿಷ್ಯತೇ | 23 ತೈ ಯದಾ  
 ಯೂಯಮೇಕಪುರೇ ತಾಡಿಷ್ಯದ್ವೇ, ತದಾ ಯೂಯಮನ್ಯಪುರಂ  
 ಪಲಾಯದ್ವಂ ಯುಷ್ಮಾನಹಂ ತದ್ಯಂ ವಚ್ಚಿ ಯಾವನ್ಮನುಜಸುತೋ ನೈತಿ  
 ತಾವದ್ ಇಸ್ರಾಯೇಲ್ದೇಶೀಯಸರ್ವನಗರಭ್ರಮಣಂ ಸಮಾಪಯಿತುಂ  
 ನ ಶಕ್ಯಥ | 24 ಗುರೋಃ ಶಿಷ್ಯೋ ನ ಮಹಾನ್, ಪ್ರಭೋರ್ದಾಸೋ  
 ನ ಮಹಾನ್ | 25 ಯದಿ ಶಿಷ್ಯೋ ನಿಜಗುರೋ ದಾಸಶ್ಚ  
 ಸ್ವಪ್ರಭೋಃ ಸಮಾನೋ ಭವತಿ ತರ್ಹಿ ತದ್ ಯಥೇಷ್ಟಂ |  
 ಚೇತ್ಸೈಗೃಹಪತಿರ್ಭೂತರಾಜ ಉಚ್ಯತೇ, ತರ್ಹಿ ಪರಿವಾರಾಃ ಕಿಂ ತಥಾ  
 ನ ವಕ್ಷ್ಯಂತೇ? 26 ಕಿನ್ತು ತೇಭ್ಯೋ ಯೂಯಂ ಮಾ ಬಿಭೀತ, ಯತೋ  
 ಯನ್ನ ಪ್ರಕಾಶಿಷ್ಯತೇ, ತಾದ್ಯಕ್ ಛಾದಿತಂ ಕಿಮಪಿ ನಾಸ್ತಿ, ಯಚ್ಚ ನ  
 ವ್ಯಭಿಷ್ಯತೇ, ತಾದ್ಯಕ್ ಗುಪ್ತಂ ಕಿಮಪಿ ನಾಸ್ತಿ | 27 ಯದಹಂ ಯುಷ್ಮಾನ್  
 ತಮಸಿ ವಚ್ಚಿ ತದ್ ಯುಷ್ಮಾಭಿದೀಪೌ ಕಥ್ಯತಾಂ; ಕರ್ಣಾಭ್ಯಾಂ ಯತ್  
 ಶ್ರೂಯತೇ ತದ್ ಗೇಹೋಪರಿ ಪ್ರಚಾರ್ಯತಾಂ | 28 ಯೇ ಕಾಯಂ  
 ಹನ್ತುಂ ಶಕ್ನುವನ್ತಿ ನಾತ್ಮಾನಂ, ತೇಭ್ಯೋ ಮಾ ಭೈಷ್ಣ; ಯಃ ಕಾಯಾತ್ಮಾನೌ  
 ನಿರಯೇ ನಾಶಯಿತುಂ, ಶಕ್ನೋತಿ, ತತೋ ಬಿಭೀತ | (Geenna  
 g1067) 29 ದ್ವೌ ಚಟಕೌ ಕಿಮೇಕತಾಮ್ರಮುದ್ರಯಾ ನ ವಿಕ್ರಿಯೇತೇ?  
 ತಥಾಪಿ ಯುಷ್ಮತ್ತಾತಾನುಮತಿಂ ವಿನಾ ತೇಷಾಮೇಕೋಪಿ ಭುವಿ  
 ನ ಪತತಿ | 30 ಯುಷ್ಮಚ್ಚಿರಸಾಂ ಸರ್ವಕಚಾ ಗಣಿತಾಂಃ ಸನ್ತಿ |  
 31 ಅತೋ ಮಾ ಬಿಭೀತ, ಯೂಯಂ ಬಹುಚಟಕೇಭ್ಯೋ  
 ಬಹುಮೂಲ್ಯಾಃ | 32 ಯೋ ಮನುಜಸಾಕ್ಷಾನ್ಮಾಮಜ್ಜೇಕುರುತೇ  
 ತಮಹಂ ಸ್ವರ್ಗಸ್ಥತಾತಸಾಕ್ಷಾದಜ್ಜೇಕರಿಷ್ಯೇ | 33 ಪೃಥ್ವ್ಯಾಮಹಂ  
 ಶಾನ್ತಿಂ ದಾತುಮಾಗತೃತಿ ಮಾನುಭವತ, ಶಾನ್ತಿಂ ದಾತುಂ ನ

ಕಿನ್ವಸಿಂ | 34 ಪಿತೃಮಾತೃಶ್ಚಶ್ರುಭಿಃ ಸಾಕಂ ಸುತಸುತಾಬಧೂ  
 ವಿರೋಧಯಿತುಇಚ್ಛಾಗತೇಸ್ಮಿ | 35 ತತಃ ಸ್ವಸ್ವಪರಿವಾರಬವ ನೃಶತ್ರು  
 ಭವಿತಾ | 36 ಯಃ ಪಿತರಿ ಮಾತರಿ ವಾ ಮತ್ತೋಧಿಕಂ ಪ್ರೀಯತೇ,  
 ಸ ನ ಮದಹಃ; 37 ಯಶ್ಚ ಸುತೇ ಸುತಾಯಾಂ ವಾ ಮತ್ತೋಧಿಕಂ  
 ಪ್ರೀಯತೇ, ಸೇಪಿ ನ ಮದಹಃ | 38 ಯಃ ಸ್ವಕುಶಂ ಗೃಹ್ಲನ್  
 ಮತ್ಪಶ್ಚಾನ್ನೈತಿ, ಸೇಪಿ ನ ಮದಹಃ | 39 ಯಃ ಸ್ವಪ್ರಾಣಾನವತಿ, ಸ  
 ತಾನ್ ಹಾರಯಿಷ್ಯತೇ, ಯಸ್ತು ಮತ್ಕೃತೇ ಸ್ವಪ್ರಾಣಾನ್ ಹಾರಯತಿ, ಸ  
 ತಾನವತಿ | 40 ಯೋ ಯುಷ್ಮಾಕಮಾತಿಥ್ಯಂ ವಿದಧಾತಿ, ಸ ಮಮಾತಿಥ್ಯಂ  
 ವಿದಧಾತಿ, ಯಶ್ಚ ಮಮಾತಿಥ್ಯಂ ವಿದಧಾತಿ, ಸ ಮತ್ಪ್ರೇರಕಸ್ಯಾತಿಥ್ಯಂ  
 ವಿದಧಾತಿ | 41 ಯೋ ಭವಿಷ್ಯದ್ವಾದೀತಿ ಜ್ಞಾತ್ವಾ ತಸ್ಯಾತಿಥ್ಯಂ ವಿದತ್ತೇ,  
 ಸ ಭವಿಷ್ಯದ್ವಾದಿನಃ ಫಲಂ ಲಪ್ಸ್ಯತೇ, ಯಶ್ಚ ಧಾರ್ಮಿಕ ಇತಿ ವಿದಿತ್ವಾ  
 ತಸ್ಯಾತಿಥ್ಯಂ ವಿದತ್ತೇ ಸ ಧಾರ್ಮಿಕಮಾನವಸ್ಯ ಫಲಂ ಪ್ರಾಪ್ಸ್ಯತಿ | 42  
 ಯಶ್ಚ ಕಶ್ಚಿತ್ ಏತೇಷಾಂ ಕ್ಷುದ್ರನರಾಣಾಮ್ ಯಂ ಕಣ್ವನೈಕಂ ಶಿಷ್ಯ ಇತಿ  
 ವಿದಿತ್ವಾ ಕಂಸೈಕಂ ಶೀತಲಸಲಿಲಂ ತಸ್ಮೈ ದತ್ತೇ, ಯುಷ್ಮಾನಹಂ ತಥ್ಯಂ  
 ವದಾಮಿ, ಸ ಕೇನಾಪಿ ಪ್ರಕಾರೇಣ ಫಲೇನ ನ ವಚ್ಛಿಷ್ಯತೇ |

**11** ಇತ್ಯಂ ಯೀಶುಃ ಸ್ವದ್ವಾದಶಶಿಷ್ಯಾಣಾಮಾಜ್ಞಾಪನಂ ಸಮಾಪ್ಯ ಪುರೇ  
 ಪುರ ಉಪದೇಷ್ಟುಂ ಸುಸಂವಾದಂ ಪ್ರಚಾರಯಿತುಂ ತತ್ಸಾನ್ನಾತ್  
 ಪ್ರತಸ್ಥೇ | 2 ಅನನ್ತರಂ ಯೋಹನ್ ಕಾರಾಯಾಂ ತಿಷ್ಠನ್ ಖ್ರಿಷ್ಠಸ್ಯ  
 ಕರ್ಮಣಾಂ ವಾರ್ತಮಂ ಪ್ರಾಪ್ಯ ಯಸ್ಯಾಗಮನವಾರ್ತಾಸೀತ್ ಸಬವ ಕಿಂ  
 ತ್ವಂ? ವಾ ವಯಮನ್ಯಮ್ ಅಪೇಕ್ಷಿಷ್ಯಾಮಹೇ? 3 ಏತತ್ ಪ್ರಷ್ಟುಂ ನಿಜೌ  
 ದ್ವೌ ಶಿಷ್ಯೌ ಪ್ರಾಹಿಣೋತ್ | 4 ಯೀಶುಃ ಪ್ರತ್ಯವೋಚತ್, ಅನ್ಯಾ ನೇತ್ರಾಣಿ  
 ಲಭನ್ತೇ, ಖಿಣ್ಣಗಚ್ಛನ್ತಿ, ಕುಷ್ಠಿನಃ ಸ್ವಸ್ಥಾ ಭವನ್ತಿ, ಬಧಿರಾಃ ಶೃಣ್ವನ್ತಿ, ಮೃತಾ  
 ಜೀವನ್ತ ಉತ್ತಿಷ್ಠನ್ತಿ, ದರಿದ್ರಾಣಾಂ ಸಮೀಪೇ ಸುಸಂವಾದಃ ಪ್ರಚಾರ್ಯತ,  
 5 ಏತಾನಿ ಯದ್ಯದ್ ಯುವಾಂ ಶೃಣುಥಃ ಪಶ್ಯಥಶ್ಚ ಗತ್ವಾ ತದ್ವಾರ್ತಮಂ  
 ಯೋಹನಂ ಗದತಂ | 6 ಯಸ್ಯಾಹಂ ನ ವಿಶ್ವೀಭವಾಮಿ, ಸಬವ ಧನ್ಯಃ |  
 7 ಅನನ್ತರಂ ತಯೋಃ ಪ್ರಸ್ಥಿತಯೋ ಯೀಶು ಯೋಹನಮ್ ಉದ್ದಿಶ್ಯ  
 ಜನಾನ್ ಜಗಾದ, ಯೂಯಂ ಕಿಂ ದ್ರಷ್ಟುಂ ವಹಿರ್ಮಧ್ಯೇಪ್ರಾನ್ತರಮ್  
 ಅಗಚ್ಛತ? ಕಿಂ ವಾತೇನ ಕಮ್ಪಿತಂ ನಲಂ? 8 ವಾ ಕಿಂ ವೀಕ್ಷಿತುಂ  
 ವಹಿರ್ಮಧ್ಯೇ? ಕಿಂ ಪರಿಹಿತಸೂಕ್ಷ್ಮ ವಸನಂ ಮನುಜಮೇಕಂ? ಪಶ್ಯತ,

ಯೇ ಸೂಕ್ಷ್ಮವಸನಾನಿ ಪರಿದಧತಿ, ತೇ ರಾಜಧಾನ್ಯಾಂ ತಿಷ್ಠಂತಿ | 9 ತರ್ಹಿ  
ಯೂಯಂ ಕಿಂ ದ್ರಷ್ಟುಂ ಬಹಿರಗಮತ, ಕಿಮೇಕಂ ಭವಿಷ್ಯದ್ವಾದಿನಂ?  
ತದೇವ ಸತ್ಯಂ | ಯುಷ್ಮಾನಹಂ ವದಾಮಿ, ಸ ಭವಿಷ್ಯದ್ವಾದಿನೋಪಿ  
ಮಹಾನ್; 10 ಯತಃ, ಪಶ್ಯ ಸ್ವಕೀಯದೂತೋಯಂ ತ್ವದಗ್ರೇ  
ಪ್ರೇಷ್ಯತೇ ಮಯಾ | ಸ ಗತ್ವಾ ತವ ಪನ್ನಾನಂ ಸ್ಮಯಕ್ ಪರಿಷ್ಕರಿಷ್ಯತಿ | |  
ಏತದ್ವಚನಂ ಯಮಧಿ ಲಿಖಿತಮಾಸ್ತೇ ಸೋಽಯಂ ಯೋಹನ್ | 11  
ಅಪರಂ ಯುಷ್ಮಾನಹಂ ತಥ್ಯಂ ಬ್ರವೀಮಿ, ಮಜ್ಜಯಿತು ಯೋಹನಃ  
ಶ್ರೇಷ್ಠಃ ಕೋಪಿ ನಾರೀತೋ ನಾಜಾಯತ; ತಥಾಪಿ ಸ್ವರ್ಗರಾಜ್ಯಮಧ್ಯೇ  
ಸರ್ವೇಭ್ಯೋ ಯಃ ಕ್ಷುದ್ರಃ ಸ ಯೋಹನಃ ಶ್ರೇಷ್ಠಃ | 12 ಅಪರಞ್ಚ  
ಆ ಯೋಹನೋಽದ್ಯ ಯಾವತ್ ಸ್ವರ್ಗರಾಜ್ಯಂ ಬಲಾದಾಕ್ರಾಂತಂ  
ಭವತಿ ಆಕ್ರಮಿನಶ್ಚ ಜನಾ ಬಲೇನ ತದಧಿಕುರ್ವಂತಿ | 13 ಯತೋ  
ಯೋಹನಂ ಯಾವತ್ ಸರ್ವಭವಿಷ್ಯದ್ವಾದಿಭಿ ವ್ಯವಸ್ಥಯಾ ಚ  
ಉಪದೇಶಃ ಪ್ರಾಕಾಶ್ಯತ | 14 ಯದಿ ಯೂಯಮಿದಂ ವಾಕ್ಯಂ ಗ್ರಹೀತುಂ  
ಶಕ್ನುಥ, ತರ್ಹಿ ಶ್ರೇಯಃ, ಯಸ್ಯಾಗಮನಸ್ಯ ವಚನಮಾಸ್ತೇ ಸೋಽಯಮ್  
ಏಲಿಯಃ | 15 ಯಸ್ಯ ಶ್ರೋತುಂ ಕರ್ಣೌ ಸ್ತಃ ಸ ಶೃಣೋತು | 16 ಏತೇ  
ವಿದ್ಯಮಾನಜನಾಃ ಕೈ ಮರ್ಯೋಪಮೀಯಂತೇ? ಯೇ ಬಾಲಕಾ ಹಟ್ಟ  
ಉಪವಿಶ್ಯ ಸ್ವಂ ಸ್ವಂ ಬನ್ಧಮಾಹೂಯ ವದಂತಿ, 17 ವಯಂ ಯುಷ್ಮಾಕಂ  
ಸಮೀಪೇ ವಂಶೀರವಾದಯಾಮ, ಕಿನ್ನು ಯೂಯಂ ನಾನ್ಯತ್ಯತ;  
ಯುಷ್ಮಾಕಂ ಸಮೀಪೇ ಚ ವಯಮರೋದಿಮ, ಕಿನ್ನು ಯೂಯಂ ನ  
ವ್ಯಲಪತ, ತಾದೃಶೈರ್ಬಾಲಕೈಸ್ತ ಉಪಮಾಯಿಷ್ಯಂತೇ | 18 ಯತೋ  
ಯೋಹನ್ ಆಗತ್ಯ ನ ಭುಕ್ತವಾನ್ ನ ಪೀತವಾಂಶ್ಚ, ತೇನ ಲೋಕಾ  
ವದಂತಿ, ಸ ಭೂತಗ್ರಸ್ತ ಇತಿ | 19 ಮನುಜಸುತ ಆಗತ್ಯ ಭುಕ್ತವಾನ್  
ಪೀತವಾಂಶ್ಚ, ತೇನ ಲೋಕಾ ವದಂತಿ, ಪಶ್ಯತ ಏಷ ಭೋಕ್ತಾ ಮದ್ಯಪಾತಾ  
ಚಣ್ಡಾಲಪಾಪಿನಾಂ ಬನ್ಧಶ್ಚ, ಕಿನ್ನು ಜ್ಞಾನಿನೋ ಜ್ಞಾನವ್ಯವಹಾರಂ  
ನಿದೋಷಂ ಜಾನಂತಿ | 20 ಸ ಯತ್ರ ಯತ್ರ ಪುರೇ ಬಹ್ವಾಶ್ಚರ್ಯ್ಯಂ  
ಕರ್ಮ ಕೃತವಾನ್, ತನ್ನಿವಾಸಿನಾಂ ಮನಃಪರಾವೃತ್ತಭಾವಾತ್ ತಾನಿ  
ನಗರಾಣಿ ಪ್ರತಿ ಹನ್ತೇತ್ಯುಕ್ತಾ ಕಥಿತವಾನ್, 21 ಹಾ ಕೋರಾಸೀನ್, ಹಾ  
ಬೈತ್ಸ್ಮಿದೇ, ಯುಷ್ಮನ್ನದ್ಭೇ ಯದ್ಯದಾಶ್ಚರ್ಯ್ಯಂ ಕರ್ಮ ಕೃತಂ ಯದಿ ತತ್  
ಸೋರಸೀದೋನ್ನಗರ ಅಕಾರಿಷ್ಯತ, ತರ್ಹಿ ಪೂರ್ವಮೇವ ತನ್ನಿವಾಸಿನಃ

ಶಾಣವಸನೇ ಭಸ್ಮನಿ ಚೋಪವಿಶನ್ನೋ ಮನಾಂಸಿ ಪರಾವರ್ತಿಷ್ಯನ್ತ |  
 22 ತಸ್ಮಾದಹಂ ಯುಷ್ಮಾನ್ ವದಾಮಿ, ವಿಚಾರದಿನೇ ಯುಷ್ಮಾಕಂ  
 ದಶಾತಃ ಸೋರಸೀದೋನೋ ದಶಾ ಸಹ್ಯತರಾ ಭವಿಷ್ಯತಿ | 23  
 ಅಪರಂಜಿ ಬತ ಕಫರ್ನಾಹೂಮ್, ತ್ವಂ ಸ್ವರ್ಗಂ ಯಾವದುನ್ನತೋಸಿ,  
 ಕಿನ್ನು ನರಕೇ ನಿಕ್ಷೇಪ್ಯಸೇ, ಯಸ್ಮಾತ್ ತ್ವಯಿ ಯಾನ್ಯಾಶ್ಚರ್ಯಾಣಿ  
 ಕರ್ಮಣ್ಯಕಾರಿಷತ, ಯದಿ ತಾನಿ ಸಿದೋಮ್ನಗರ ಅಕಾರಿಷ್ಯನ್ತ, ತರ್ಹಿ  
 ತದದ್ಯ ಯಾವದಸ್ಯಾಸ್ಯತ್ | (Hadēs 986) 24 ಕಿನ್ತ್ವಹಂ ಯುಷ್ಮಾನ್  
 ವದಾಮಿ, ವಿಚಾರದಿನೇ ತವ ದಣ್ಣತಃ ಸಿದೋಮೋ ದಣ್ಣೋ ಸಹ್ಯತರೋ  
 ಭವಿಷ್ಯತಿ | 25 ಏತಸ್ಮಿನ್ನೇವ ಸಮಯೇ ಯೀಶುಃ ಪುನರುವಾಚ,  
 ಹೇ ಸ್ವರ್ಗಪೃಥಿವ್ಯೋರೇಕಾಧಿಪತೇ ಪಿತಸ್ತ್ವಂ ಜ್ಞಾನವತೋ ವಿದುಷಶ್ಚ  
 ಲೋಕಾನ್ ಪ್ರತ್ಯೇತಾನಿ ನ ಪ್ರಕಾಶ್ಯ ಬಾಲಕಾನ್ ಪ್ರತಿ ಪ್ರಕಾಶಿತವಾನ್,  
 ಇತಿ ಹೇತೋಸ್ತ್ವಾಂ ಧನ್ಯಂ ವದಾಮಿ | 26 ಹೇ ಪಿತಃ, ಇತ್ಥಂ ಭವೇತ್  
 ಯತ ಇದಂ ತ್ವದ್ವಿಷ್ಣಾವುತ್ತಮಂ | 27 ಪಿತ್ರಾ ಮಯಿ ಸರ್ವಾಣಿ  
 ಸಮರ್ಪಿತಾನಿ, ಪಿತರಂ ವಿನಾ ಕೋಪಿ ಪುತ್ರಂ ನ ಜಾನಾತಿ, ಯಾನ್ ಪ್ರತಿ  
 ಪುತ್ರೇಣ ಪಿತಾ ಪ್ರಕಾಶ್ಯತೇ ತಾನ್ ವಿನಾ ಪುತ್ರಾದ್ ಅನ್ಯಃ ಕೋಪಿ ಪಿತರಂ  
 ನ ಜಾನಾತಿ | 28 ಹೇ ಪರಿಶ್ರಾನ್ತಾ ಭಾರಾಕ್ರಾನ್ತಾಶ್ಚ ಲೋಕಾ ಯೂಯಂ  
 ಮತ್ಸನ್ನಿಧಿಮ್ ಆಗಚ್ಛತ, ಅಹಂ ಯುಷ್ಮಾನ್ ವಿಶ್ರಮಯಿಷ್ಯಾಮಿ | 29  
 ಅಹಂ ಕ್ಷಮಣಶೀಲೋ ನಮ್ರಮನಾಶ್ಚ, ತಸ್ಮಾತ್ ಮಮ ಯುಗಂ  
 ಸ್ವೇಷಾಮುಪರಿ ಧಾರಯತ ಮತ್ತಃ ಶಿಕ್ಷದ್ವಿಷ್ಟ, ತೇನ ಯೂಯಂ ಸ್ವೇ  
 ಸ್ವೇ ಮನಸಿ ವಿಶ್ರಾಮಂ ಲಪ್ಸ್ಯಧ್ವೇ | 30 ಯತೋ ಮಮ ಯುಗಮ್  
 ಅನಾಯಾಸಂ ಮಮ ಭಾರಶ್ಚ ಲಘುಃ |

**12** ಅನನ್ತರಂ ಯೀಶು ವಿಶ್ರಾಮವಾರೇ ಶ್ವಮಧ್ಯೇನ ಗಚ್ಛತಿ,  
 ತದಾ ತಚ್ಚಿಷ್ಯಾ ಬುಭುಕ್ಷಿತಾಃ ಸನ್ತಃ ಶ್ವಮಿಷ್ಟಾರಿಶ್ಚತ್ವಾ ಛಿತ್ವಾ  
 ಖಾದಿತುಮಾರಭನ್ತ | 2 ತದ್ ವಿಲೋಕ್ಯ ಫಿರೂಶಿನೋ ಯೀಶುಂ  
 ಜಗದುಃ, ಪಶ್ಯ ವಿಶ್ರಾಮವಾರೇ ಯತ್ ಕರ್ಮಾಕರ್ತೃವ್ಯಂ ತದೇವ  
 ತವ ಶಿಷ್ಯಾಃ ಕುರ್ವನ್ತಿ | 3 ಸ ತಾನ್ ಪ್ರತ್ಯಾವದತ, ದಾಯೂದ್  
 ತತ್ಸಜ್ಜಿನಶ್ಚ ಬುಭುಕ್ಷಿತಾಃ ಸನ್ನೋ ಯತ್ ಕರ್ಮಾಕುರ್ವನ್ ತತ್ ಕಿಂ  
 ಯುಷ್ಮಾಭಿ ನಾಪಾರಿ? 4 ಯೇ ದರ್ಶನೀಯಾಃ ಪೂಪಾಃ ಯಾಜಕಾನ್  
 ವಿನಾ ತಸ್ಯ ತತ್ಸಜ್ಜಿಮನುಜಾನಾನ್ಶಾಭೋಜನೀಯಾಸ್ತ ಈಶ್ವರಾವಾಸಂ

ಪ್ರವಿಷ್ಟೇನ ತೇನ ಭುಕ್ತಾಃ | 5 ಅನ್ಯಚ್ಚ ವಿಶ್ರಾಮವಾರೇ ಮಧ್ಯೇಮಂದಿರಂ  
 ವಿಶ್ರಾಮವಾರೀಯಂ ನಿಯಮಂ ಲಜ್ಜನೋಪಿ ಯಾಜಕಾ ನಿರ್ದೋಷಾ  
 ಭವಂತಿ, ಶಾಸ್ತ್ರಮಧ್ಯೇ ಕಿಮಿದಮಪಿ ಯುಷ್ಮಾಭಿ ನ್ನ ಪಠಿತಂ? 6  
 ಯುಷ್ಮಾನಹಂ ವದಾಮಿ, ಅತ್ರ ಸ್ಥಾನೇ ಮಂದಿರಾದಪಿ ಗರೀಯಾನ್  
 ಏಕ ಆಸ್ತೇ | 7 ಕಿನ್ನು ದಯಾಯಾಂ ಮೇ ಯಥಾ ಪ್ರೀತಿ ನ್ನ  
 ತಥಾ ಯಜ್ಞಕರ್ಮಣಿ | ಏತದ್ವಚನಸ್ಯಾರ್ಥಂ ಯದಿ ಯುಯಮ್  
 ಅಜ್ಞಾಸಿಷ್ಟ ತರ್ಹಿ ನಿರ್ದೋಷಾನ್ ದೋಷಿಣೋ ನಾಕಾರ್ಷ್ವ | 8 ಅನ್ಯಚ್ಚ  
 ಮನುಜಸುತೋ ವಿಶ್ರಾಮವಾರಸ್ಯಾಪಿ ಪತಿರಾಸ್ತೇ | 9 ಅನನ್ತರಂ  
 ಸ ತತ್ಸ್ಥಾನಾತ್ ಪ್ರಸ್ಥಾಯ ತೇಷಾಂ ಭಜನಭವನಂ ಪ್ರವಿಷ್ಟವಾನ್,  
 ತದಾನೀಮ್ ಏಕಃ ಶುಷ್ಕಕರಾಮಯವಾನ್ ಉಪಸ್ಥಿತವಾನ್ | 10 ತತೋ  
 ಯೀಶುಮ್ ಅಪವದಿತುಂ ಮಾನುಷಾಃ ಪಪ್ರಚ್ಛುಃ, ವಿಶ್ರಾಮವಾರೇ  
 ನಿರಾಮಯತ್ವಂ ಕರಣೀಯಂ ನ ವಾ? 11 ತೇನ ಸ ಪ್ರತ್ಯುವಾಚ,  
 ವಿಶ್ರಾಮವಾರೇ ಯದಿ ಕಸ್ಯಚಿತ್ ಅಪಿ ಗರ್ತೇ ಪತತಿ, ತರ್ಹಿ ಯಸ್ತಂ  
 ಘೃತ್ವಾ ನ ತೋಲಯತಿ, ಏತಾದೃಶೋ ಮನುಜೋ ಯುಷ್ಮಾಕಂ ಮಧ್ಯೇ  
 ಕ ಆಸ್ತೇ? 12 ಅವೇ ಮಾರ್ನವಃ ಕಿಂ ನಹಿ ಶ್ರೇಯಾನ್? ಅತೋ  
 ವಿಶ್ರಾಮವಾರೇ ಹಿತಕರ್ಮ ಕರ್ತವ್ಯಂ | 13 ಅನನ್ತರಂ ಸ ತಂ ಮಾನವಂ  
 ಗದಿತವಾನ್, ಕರಂ ಪ್ರಸಾರಯ; ತೇನ ಕರೇ ಪ್ರಸಾರಿತೇ ಸೋನ್ಯಕರವತ್  
 ಸ್ವಸ್ಥೋಽಭವತ್ | 14 ತದಾ ಫಿರೂಶಿನೋ ಬಹಿರ್ಭೂಯ ಕಥಂ ತಂ  
 ಹನಿಷ್ಯಾಮ ಇತಿ ಕುಮನ್ತ್ರಣಾಂ ತತ್ಪ್ರಾತಿಕೂಲ್ಯೇನ ಚಕ್ರುಃ | 15 ತತೋ  
 ಯೀಶುಸ್ತದ್ ವಿದಿತ್ವಾ ಸ್ಥನಾನ್ತರಂ ಗತವಾನ್; ಅನ್ಯೇಷು ಬಹುನರೇಷು  
 ತತ್ಪಶ್ಯಾದ್ ಗತೇಷು ತಾನ್ ಸ ನಿರಾಮಯಾನ್ ಕೃತ್ವಾ ಇತ್ಯಾಜ್ಞಾಪಯತ್,  
 16 ಯೂಯಂ ಮಾಂ ನ ಪರಿಚಾಯಯತ | 17 ತಸ್ಮಾತ್ ಮಮ ಪ್ರೀಯೋ  
 ಮನೋನೀತೋ ಮನಸಸ್ತುಷ್ಟಿಕಾರಕಃ | ಮದೀಯಃ ಸೇವಕೋ ಯಸ್ತು  
 ವಿದ್ಯತೇ ತಂ ಸಮೀಕ್ಷತಾಂ | ತಸ್ಮೋಪರಿ ಸ್ತಕೀಯಾತ್ಮಾ ಮಯಾ  
 ಸಂಸ್ಥಾಪಯಿಷ್ಯತೇ | ತೇನಾನ್ಯದೇಶಜಾತೇಷು ವ್ಯವಸ್ಥಾ ಸಂಪ್ರಕಾಶ್ಯತೇ |  
 18 ಕೇನಾಪಿ ನ ವಿರೋಧಂ ಸ ವಿವಾದಙ್ಗ ಕರಿಷ್ಯತಿ | ನ ಚ ರಾಜಪಥೇ  
 ತೇನ ವಚನಂ ಶ್ರಾವಯಿಷ್ಯತೇ | 19 ವ್ಯವಸ್ಥಾ ಚಲಿತಾ ಯಾವತ್ ನಹಿ  
 ತೇನ ಕರಿಷ್ಯತೇ | ತಾವತ್ ನಲೋ ವಿದೀರ್ಣೋಽಪಿ ಭಂಕ್ಷ್ಯತೇ ನಹಿ  
 ತೇನ ಚ | ತಥಾ ಸಧೂಮವರ್ತಿಙ್ಗ ನ ಸ ನಿರ್ವಾಪಯಿಷ್ಯತೇ | 20

ಪ್ರತ್ಯಾಶಾಙ್ಕ ಕರಿಷ್ಯಂತಿ ತನ್ನಾಮ್ನಿ ಭಿನ್ನದೇಶಜಾಃ | 21 ಯಾನ್ಯೇತಾನಿ  
 ವಚನಾನಿ ಯಿಶಯಿಯಭವಿಷ್ಯದ್ವಾದಿನಾ ಪ್ರೋಕ್ತಾನ್ಯಾಸನ್, ತಾನಿ  
 ಸಫಲಾನ್ಯಭವನ್ | 22 ಅನನ್ತರಂ ಲೋಕೈ ಸ್ತತ್ಸಮೀಪಮ್ ಆನೀತೋ  
 ಭೂತಗ್ರಸ್ತಾನ್ಮೂಕೈಕಮನುಜಸ್ತೇನ ಸ್ವಸ್ಥೀಕೃತಃ, ತತಃ ಸೋಽನ್ಘೋ  
 ಮೂಕೋ ದ್ರಷ್ಟುಂ ವಕ್ತುಞ್ಚಾರಭವಾನ್ | 23 ಅನೇನ ಸರ್ವೇ ವಿಸ್ಮಿತಾಃ  
 ಕಥಯಾಞ್ಚಕ್ರುಃ, ಏಷಃ ಕಿಂ ದಾಯೂದಃ ಸನ್ತಾನೋ ನಹಿ? 24 ಕಿನ್ನು  
 ಫಿರೂಶಿನಸ್ತತ್ ಶ್ರುತ್ವಾ ಗದಿತವನ್ತಃ, ಬಾಲ್ಸಿಬೂಬ್ನಾಮ್ಮೋ ಭೂತರಾಜಸ್ಯ  
 ಸಾಹಾಯ್ಯಂ ವಿನಾ ನಾಯಂ ಭೂತಾನ್ ತ್ಯಾಜಯತಿ | 25 ತದಾನೀಂ  
 ಯೀಶುಸ್ತೇಷಾಮ್ ಇತಿ ಮಾನಸಂ ವಿಜ್ಞಾಯ ತಾನ್ ಅವದತ್ ಕಿಞ್ಚನ  
 ರಾಜ್ಯಂ ಯದಿ ಸ್ವವಿಪಕ್ಷಾದ್ ಭಿದ್ಯತೇ, ತರ್ಹಿ ತತ್ ಉಚ್ಚಿದ್ಯತೇ;  
 ಯಚ್ಚ ಕಿಞ್ಚನ ನಗರಂ ವಾ ಗೃಹಂ ಸ್ವವಿಪಕ್ಷಾದ್ ವಿಭಿದ್ಯತೇ, ತತ್  
 ಸ್ಥಾತುಂ ನ ಶಕ್ನೋತಿ | 26 ತದ್ವತ್ ಶಯತಾನೋ ಯದಿ ಶಯತಾನಂ  
 ಬಹಿಃ ಕೃತ್ವಾ ಸ್ವವಿಪಕ್ಷಾತ್ ಪೃಥಕ್ ಪೃಥಕ್ ಭವತಿ, ತರ್ಹಿ ತಸ್ಯ  
 ರಾಜ್ಯಂ ಕೇನ ಪ್ರಕಾರೇಣ ಸ್ಥಾಸ್ಯತಿ? 27 ಅಹಞ್ಚ ಯದಿ ಬಾಲ್ಸಿಬೂಬಾ  
 ಭೂತಾನ್ ತ್ಯಾಜಯಾಮಿ, ತರ್ಹಿ ಯುಷ್ಮಾಕಂ ಸನ್ತಾನಾಃ ಕೇನ ಭೂತಾನ್  
 ತ್ಯಾಜಯನ್ತಿ? ತಸ್ಮಾದ್ ಯುಷ್ಮಾಕಮ್ ಏತದ್ವಿಚಾರಯಿತಾರಸ್ತ ಏವ  
 ಭವಿಷ್ಯಂತಿ | 28 ಕಿನ್ತವಹಂ ಯದೀಶ್ವರಾತ್ಮನಾ ಭೂತಾನ್ ತ್ಯಾಜಯಾಮಿ,  
 ತರ್ಹೀಶ್ವರಸ್ಯ ರಾಜ್ಯಂ ಯುಷ್ಮಾಕಂ ಸನ್ನಿಧಿಮಾಗತವತ್ | 29 ಅನ್ಯಞ್ಚ  
 ಕೋಪಿ ಬಲವನ್ತ ಜನಂ ಪ್ರಥಮತೋ ನ ಬದ್ಧ್ವಾ ಕೇನ ಪ್ರಕಾರೇಣ ತಸ್ಯ  
 ಗೃಹಂ ಪ್ರವಿಶ್ಯ ತದ್ರವ್ಯಾದಿ ಲೋರಯಿತುಂ ಶಕ್ನೋತಿ? ಕಿನ್ನು ತತ್ ಕೃತ್ವಾ  
 ತದೀಯಗೃಹ್ಯ ದ್ರವ್ಯಾದಿ ಲೋರಯಿತುಂ ಶಕ್ನೋತಿ | 30 ಯಃ ಕಶ್ಚಿತ್  
 ಮಮ ಸ್ವಪಕ್ಷೀಯೋ ನಹಿ ಸ ವಿಪಕ್ಷೀಯ ಆಸ್ತೇ, ಯಶ್ಚ ಮಯಾ ಸಾಕಂ  
 ನ ಸಂಗೃಹ್ಣಾತಿ, ಸ ವಿಕಿರತಿ | 31 ಅತಏವ ಯುಷ್ಮಾನಹಂ ವದಾಮಿ,  
 ಮನುಜಾನಾಂ ಸರ್ವಪ್ರಕಾರಪಾಪಾನಾಂ ನಿನ್ನಾಯಾಶ್ಚ ಮರ್ಷಣಂ  
 ಭವಿತುಂ ಶಕ್ನೋತಿ, ಕಿನ್ನು ಪವಿತ್ರಸ್ಯಾತ್ಮನೋ ವಿರುದ್ಧನಿನ್ನಾಯಾ  
 ಮರ್ಷಣಂ ಭವಿತುಂ ನ ಶಕ್ನೋತಿ | 32 ಯೋ ಮನುಜಸುತಸ್ಯ  
 ವಿರುದ್ಧಾಂ ಕಥಾಂ ಕಥಯತಿ, ತಸ್ಯಾಪರಾಧಸ್ಯ ಕ್ಷಮಾ ಭವಿತುಂ ಶಕ್ನೋತಿ,  
 ಕಿನ್ನು ಯಃ ಕಶ್ಚಿತ್ ಪವಿತ್ರಸ್ಯಾತ್ಮನೋ ವಿರುದ್ಧಾಂ ಕಥಾಂ ಕಥಯತಿ  
 ನೇಹಲೋಕೇ ನ ಪ್ರೇತ್ಯ ತಸ್ಯಾಪರಾಧಸ್ಯ ಕ್ಷಮಾ ಭವಿತುಂ ಶಕ್ನೋತಿ |

(aiōn g165) 33 ಪಾದಪಂ ಯದಿ ಭದ್ರಂ ವದಥ, ತರ್ಹಿ ತಸ್ಯ ಫಲಮಪಿ ಸಾಧು ವಕ್ತವ್ಯಂ, ಯದಿ ಚ ಪಾದಪಂ ಅಸಾಧುಂ ವದಥ, ತರ್ಹಿ ತಸ್ಯ ಫಲಮಪ್ಯಸಾಧು ವಕ್ತವ್ಯಂ; ಯತಃ ಸ್ವೀಯಸ್ವೀಯಫಲೇನ ಪಾದಪಃ ಪರಿಚೀಯತೇ | 34 ರೇ ಭುಜಗವಂಶಾ ಯೂಯಮಸಾಧವಃ ಸಂತಃ ಕಥಂ ಸಾಧು ವಾಕ್ಯಂ ವಕ್ತುಂ ಶಕ್ಯಥ? ಯಸ್ಮಾದ್ ಅನ್ತಃಕರಣಸ್ಯ ಪೂರ್ಣಭಾವಾನುಸಾರಾದ್ ವದನಾದ್ ವಚೋ ನಿರ್ಗಚ್ಛತಿ | 35 ತೇನ ಸಾಧುರ್ಮಾನವೋಽನ್ತಃಕರಣರೂಪಾತ್ ಸಾಧುಭಾಣ್ಡಾಗಾರಾತ್ ಸಾಧು ದ್ರವ್ಯಂ ನಿರ್ಗಮಯತಿ, ಅಸಾಧುರ್ಮಾನುಷ್ವಸ್ವಸಾಧುಭಾಣ್ಡಾಗಾರಾದ್ ಅಸಾಧುವಸ್ತುನಿ ನಿರ್ಗಮಯತಿ | 36 ಕಿನ್ತ್ವಹಂ ಯುಷ್ಮಾನ್ ವದಾಮಿ, ಮನುಜಾ ಯಾವನ್ಶಾಲಸ್ಯವಚಾಂಸಿ ವದನ್ತಿ, ವಿಚಾರದಿನೇ ತದುತ್ತರಮವಶ್ಯಂ ದಾತವ್ಯಂ, 37 ಯತಸ್ತ್ವಂ ಸ್ವೀಯವಚೋಭಿ ನಿರ್ಪರಾಧಃ ಸ್ವೀಯವಚೋಭಿಶ್ಚ ಸಾಪರಾಧೋ ಗಣಿಷ್ಯಸೇ | 38 ತದಾನೀಂ ಕತಿಪಯಾ ಉಪಾಧ್ಯಾಯಾಃ ಫಿರೂಶಿನಶ್ಚ ಜಗದುಃ, ಹೇ ಗುರೋ ವಯಂ ಭವತ್ತಃ ಕಿಂನ ಲಕ್ಷ್ಮ ದಿದೃಕ್ಷಾಮಃ | 39 ತದಾ ಸ ಪ್ರತ್ಯುಕ್ತವಾನ್, ದುಷ್ಟೋ ವ್ಯಭಿಚಾರೀ ಚ ವಂಶೋ ಲಕ್ಷ್ಮ ಮೃಗಯತೇ, ಕಿನ್ನು ಭವಿಷ್ಯದ್ವಾದಿನೋ ಯೂನಸೋ ಲಕ್ಷ್ಮ ವಿಹಾಯಾನ್ಯತ್ ಕಿಮಪಿ ಲಕ್ಷ್ಮ ತೇ ನ ಪ್ರದರ್ಶಯಿಷ್ಯಂತೇ | 40 ಯತೋ ಯೂನಮ್ ಯಥಾ ತ್ರ್ಯಹೋರಾತ್ರಂ ಬೃಹನ್ಮೀನಸ್ಯ ಕುಕ್ಷಾವಾಸೀತ್, ತಥಾ ಮನುಜಪುತ್ರೋಪಿ ತ್ರ್ಯಹೋರಾತ್ರಂ ಮೇದಿನ್ಯಾ ಮಧ್ಯೇ ಸ್ಥಾಸ್ಯತಿ | 41 ಅಪರಂ ನೀನಿವೀಯಾ ಮಾನವಾ ವಿಚಾರದಿನ ಏತದ್ವಂಶೀಯಾನಾಂ ಪ್ರತಿಕೂಲಮ್ ಉತ್ಥಾಯ ತಾನ್ ದೋಷಿಣಃ ಕರಿಷ್ಯನ್ತಿ, ಯಸ್ಮಾತ್ತೇ ಯೂನಸ ಉಪದೇಶಾತ್ ಮನಾಂಸಿ ಪರಾವರ್ತಯಾಚ್ಛಕ್ರೀ, ಕಿನ್ತ್ವತ್ರ ಯೂನಸೋಪಿ ಗುರುತರ ಏಕ ಆಸ್ತೇ | 42 ಪುನಶ್ಚ ದಕ್ಷಿಣದೇಶೀಯಾ ರಾಜ್ಞೀ ವಿಚಾರದಿನ ಏತದ್ವಂಶೀಯಾನಾಂ ಪ್ರತಿಕೂಲಮುತ್ಥಾಯ ತಾನ್ ದೋಷಿಣಃ ಕರಿಷ್ಯತಿ ಯತಃ ಸಾ ರಾಜ್ಞೀ ಸುಲೇಮನೋ ವಿದ್ಯಾಯಾಃ ಕಥಾಂ ಶ್ರೋತುಂ ಮೇದಿನ್ಯಾಃ ಸೀಮ್ನ ಆಗಚ್ಛತ್, ಕಿನ್ನು ಸುಲೇಮನೋಪಿ ಗುರುತರ ಏಕೋ ಜನೋಽತ್ರ ಆಸ್ತೇ | 43 ಅಪರಂ ಮನುಜಾದ್ ಬಹಿರ್ಗತೋ ಽಪವಿತ್ರಭೂತಃ ಶುಷ್ಕಸ್ಥಾನೇನ ಗತ್ವಾ ವಿಶ್ರಾಮಂ ಗವೇಷಯತಿ, ಕಿನ್ನು ತದಲಭಮಾನಃ ಸ ವಕ್ತಿ, ಯಸ್ಮಾಃ



ನಿಕೇತನಾದ್ ಆಗಮಂ, ತದೇವ ವೇಶ್ಮ ಪಕಾವೃತ್ಯ ಯಾಮಿ | 44 ಪಶ್ಚಾತ್  
ಸ ತತ್ ಸ್ಥಾನಮ್ ಉಪಸ್ಥಾಯ ತತ್ ಶೂನ್ಯಂ ಮಾರ್ಜಿತಂ ಶೋಭಿತಂ  
ವಿಲೋಕ್ಯ ವ್ರಜನ್ ಸ್ವತೋಪಿ ದುಷ್ಟತರಾನ್ ಅನ್ಯಸಪ್ತಭೂತಾನ್  
ಸಜ್ಜಿನಃ ಕರೋತಿ | 45 ತತಸ್ತೇ ತತ್ ಸ್ಥಾನಂ ಪ್ರವಿಶ್ಯ ನಿವಸನ್ತಿ, ತೇನ  
ತಸ್ಯ ಮನುಜಸ್ಯ ಶೇಷದಶಾ ಪೂರ್ವದಶಾತೋತೀವಾಶುಭಾ ಭವತಿ,  
ಏತೇಷಾಂ ದುಷ್ಟವಂಶ್ಯಾನಾಮಪಿ ತಥೈವ ಘಟಿಷ್ಯತೇ | 46 ಮಾನವೇಭ್ಯ  
ಏತಾಸಾಂ ಕಥನಾಂ ಕಥನಕಾಲೇ ತಸ್ಯ ಮಾತಾ ಸಹಜಾಶ್ಚ ತೇನ ಸಾಕಂ  
ಕಾಞ್ಚಿತ್ ಕಥಾಂ ಕಥಯಿತುಂ ವಾಞ್ಞನೋ ಬಹಿರೇವ ಸ್ಥಿತವನ್ತಃ | 47  
ತತಃ ಕಶ್ಚಿತ್ ತಸ್ಮೈ ಕಥಿತವಾನ್, ಪಶ್ಯ ತವ ಜನನೀ ಸಹಜಾಶ್ಚ ತ್ವಯಾ  
ಸಾಕಂ ಕಾಞ್ಞನ ಕಥಾಂ ಕಥಯಿತುಂ ಕಾಮಯಮಾನಾ ಬಹಿಸ್ತಿಷ್ಯನ್ತಿ |  
48 ಕಿನ್ನು ಸ ತಂ ಪ್ರತ್ಯವದತ್, ಮಮ ಕಾ ಜನನೀ? ಕೇ ವಾ ಮಮ  
ಸಹಜಾ? 49 ಪಶ್ಚಾತ್ ಶಿಷ್ಯಾನ್ ಪ್ರತಿ ಕರಂ ಪ್ರಸಾರ್ಯ ಕಥಿತವಾನ್,  
ಪಶ್ಯ ಮಮ ಜನನೀ ಮಮ ಸಹಜಾಶ್ಚೈತೇ; 50 ಯಃ ಕಶ್ಚಿತ್ ಮಮ  
ಸ್ವರ್ಗಸ್ಥಸ್ಯ ಪಿತುರಿಷ್ಟಂ ಕರ್ಮ ಕುರುತೇ, ಸಏವ ಮಮ ಭ್ರಾತಾ ಭಗಿನೀ  
ಜನನೀ ಚ |

**13** ಅಪರಂಶ್ಚ ತಸ್ಮಿನ್ ದಿನೇ ಯೀಶುಃ ಸದ್ಮನೋ ಗತ್ವಾ ಸರಿತ್ಪತೇ  
ರೋಧಸಿ ಸಮುಪವಿವೇಶ | 2 ತತ್ರ ತತ್ಸನ್ನಿಧೌ ಬಹುಜನಾನಾಂ  
ನಿವಹೋಪಸ್ಥಿತೀಃ ಸ ತರಣಿಮಾರುಹ್ಯ ಸಮುಪಾವಿಶತ್, ತೇನ  
ಮಾನವಾ ರೋಧಸಿ ಸ್ಥಿತವನ್ತಃ | 3 ತದಾನೀಂ ಸ ದೃಷ್ಟ್ವಾನ್ಯೈಸ್ತಾನ್ ಇತ್ಥಂ  
ಬಹುಶ ಉಪದಿಷ್ಟವಾನ್ | ಪಶ್ಯತ, ಕಶ್ಚಿತ್ ಕೃಷೀವಲೋ ಬೀಜಾನಿ  
ವಪ್ತುಂ ಬಹಿರ್ಜಗಾಮ, 4 ತಸ್ಯ ವಪನಕಾಲೇ ಕತಿಪಯಬೀಜೇಷು  
ಮಾರ್ಗಪಾರ್ಶ್ವೇ ಪತಿತೇಷು ವಿಹಗಾಸ್ತಾನಿ ಭಕ್ಷಿತವನ್ತಃ | 5 ಅಪರಂ  
ಕತಿಪಯಬೀಜೇಷು ಸ್ತೋಕಮೃದ್ಯುಕ್ತಪಾಪಾಣೇ ಪತಿತೇಷು  
ಮೃದಲ್ಪತ್ವಾತ್ ತತ್ಕ್ಷಣಾತ್ ತಾನ್ಯಜ್ಜುರಿತಾನಿ, 6 ಕಿನ್ನು ರವಾವುದಿತೇ  
ದಗ್ಧಾನಿ ತೇಷಾಂ ಮೂಲಾಪ್ರವಿಷ್ಟತ್ವಾತ್ ಶುಷ್ಕತಾಂ ಗತಾನಿ ಚ | 7  
ಅಪರಂ ಕತಿಪಯಬೀಜೇಷು ಕಣ್ಣಕಾನಾಂ ಮಧ್ಯೇ ಪತಿತೇಷು  
ಕಣ್ಣಕಾನ್ಯೇಧಿತ್ವಾ ತಾನಿ ಜಗ್ರಸುಃ | 8 ಅಪರಂಶ್ಚ ಕತಿಪಯಬೀಜಾನಿ  
ಉರ್ವರಾಯಾಂ ಪತಿಸ್ತಾನಿ; ತೇಷಾಂ ಮಧ್ಯೇ ಕಾನಿಚಿತ್ ಶತಗುಣಾನಿ  
ಕಾನಿಚಿತ್ ಷಷ್ಠಿಗುಣಾನಿ ಕಾನಿಚಿತ್ ತ್ರಿಂಶಗುಣಾನಿ ಫಲಾನಿ

ಫಲಿತವನ್ನಿ | 9 ಶ್ರೋತುಂ ಯಸ್ಯ ಶ್ರುತೀ ಆಸಾತೇ ಸ ಶೃಣುಯಾತ್ | 10  
 ಅನಂತರಂ ಶಿಷ್ಯೈರಾಗತ್ಯ ಸೋಽಪ್ಯಚ್ಛತ, ಭವತಾ ತೇಭ್ಯಃ ಕುತೋ  
 ದೃಷ್ಟಾಂತಕಥಾ ಕಥ್ಯತೇ? 11 ತತಃ ಸ ಪ್ರತ್ಯವದತ್, ಸ್ವರ್ಗರಾಜ್ಯಸ್ಯ  
 ನಿಗೂಢಾಂ ಕಥಾಂ ವೇದಿತುಂ ಯುಷ್ಮಭ್ಯಂ ಸಾಮರ್ಥ್ಯಮದಾಯಿ, ಕಿನ್ನು  
 ತೇಭ್ಯೋ ನಾದಾಯಿ | 12 ಯಸ್ಮಾದ್ ಯಸ್ಮಾನ್ತಿಕೇ ವರ್ಧತೇ,  
 ತಸ್ಮಾಯೇವ ದಾಯಿಷ್ಯತೇ, ತಸ್ಮಾತ್ ತಸ್ಯ ಬಾಹುಲ್ಯಂ ಭವಿಷ್ಯತಿ, ಕಿನ್ನು  
 ಯಸ್ಮಾನ್ತಿಕೇ ನ ವರ್ಧತೇ, ತಸ್ಯ ಯತ್ ಕಿಣ್ವನಾಸ್ತೇ, ತದಪಿ ತಸ್ಮಾದ್  
 ಆದಾಯಿಷ್ಯತೇ | 13 ತೇ ಪಶ್ಯನ್ನೋಪಿ ನ ಪಶ್ಯನ್ತಿ, ಶೃಣ್ವನ್ನೋಪಿ ನ  
 ಶೃಣ್ವನ್ತಿ, ಬುದ್ಧಮಾನಾ ಅಪಿ ನ ಬುದ್ಧನ್ತೇ ಚ, ತಸ್ಮಾತ್ ತೇಭ್ಯೋ  
 ದೃಷ್ಟಾಂತಕಥಾ ಕಥ್ಯತೇ | 14 ಯಥಾ ಕರ್ಣೈಃ ಶ್ರೋಷ್ಯಥ ಯೂಯಂ ವೈ  
 ಕಿನ್ನು ಯೂಯಂ ನ ಭೋತ್ಸ್ಯಥ | ನೇತ್ರೈರ್ದ್ರಕ್ಷ್ಯಥ ಯೂಯಂ  
 ಪರಿಜ್ಞಾತುಂ ನ ಶಕ್ಸ್ಯಥ | ತೇ ಮಾನುಷಾ ಯಥಾ ನೈವ ಪರಿಪಶ್ಯನ್ತಿ  
 ಲೋಚನೈಃ | ಕರ್ಣೈರ್ಯಥಾ ನ ಶೃಣ್ವನ್ತಿ ನ ಬುದ್ಧನ್ತೇ ಚ ಮಾನಸೈಃ |  
 ವ್ಯಾವರ್ತಿತೇಷು ಚಿತ್ತೇಷು ಕಾಲೇ ಕುತ್ರಾಪಿ ತೈರ್ಜನೈಃ | ಮತ್ತಸ್ತೇ  
 ಮನುಜಾಃ ಸ್ವಸ್ಥಾ ಯಥಾ ನೈವ ಭವನ್ತಿ ಚ | ತಥಾ ತೇಷಾಂ  
 ಮನುಷ್ಯಾಣಾಂ ಕ್ರಿಯನ್ತೇ ಸ್ಥೂಲಬುದ್ಧಯಃ | ಬಧಿರೀಭೂತಕರ್ಣಾಶ್ಚ  
 ಜಾತಾಶ್ಚ ಮುದ್ರಿತಾ ದೃಶಃ | 15 ಯದೇತಾನಿ ವಚನಾನಿ  
 ಯಿಶಯಿಯಭವಿಷ್ಯದ್ವಾದಿನಾ ಪ್ರೋಕ್ತಾನಿ ತೇಷು ತಾನಿ ಫಲನ್ತಿ | 16  
 ಕಿನ್ನು ಯುಷ್ಮಾಕಂ ನಯನಾನಿ ಧನ್ಯಾನಿ, ಯಸ್ಮಾತ್ ತಾನಿ ವೀಕ್ಷ್ಯಂತೇ;  
 ಧನ್ಯಾಶ್ಚ ಯುಷ್ಮಾಕಂ ಶಬ್ದಗ್ರಹಾಃ, ಯಸ್ಮಾತ್ ತೈರಾಕರ್ಣ್ಯತೇ | 17  
 ಮಯಾ ಯೂಯಂ ತಥ್ಯಂ ವಚಾಮಿ ಯುಷ್ಮಾಭಿ ಯದ್ಯದ್ ವೀಕ್ಷ್ಯತೇ,  
 ತದ್ ಬಹವೋ ಭವಿಷ್ಯದ್ವಾದಿನೋ ಧಾರ್ಮಿಕಾಶ್ಚ ಮಾನವಾ  
 ದಿದೃಕ್ಷ್ಯನ್ನೋಪಿ ದ್ರಷ್ಟುಂ ನಾಲಭನ್ತ, ಪುನಶ್ಚ ಯೂಯಂ ಯದ್ಯತ್  
 ಶೃಣುಥ, ತತ್ ತೇ ಶುಶ್ರೂಷಮಾಣಾ ಅಪಿ ಶ್ರೋತುಂ ನಾಲಭನ್ತ | 18  
 ಕೃಷೀವಲೀಯದೃಷ್ಟಾಂತಸ್ಯಾರ್ಥಂ ಶೃಣುತ | 19 ಮಾರ್ಗಪಾರ್ಶ್ವೇ  
 ಬೀಜಾನ್ಯುಪ್ತಾನಿ ತಸ್ಯಾರ್ಥ ಏಷಃ, ಯದಾ ಕಶ್ಚಿತ್ ರಾಜ್ಯಸ್ಯ ಕಥಾಂ  
 ನಿಶಮ್ಯ ನ ಬುದ್ಧತೇ, ತದಾ ಪಾಪಾತ್ಮಾಗತ್ಯ ತದೀಯಮನಸ ಉಪ್ತಾಂ  
 ಕಥಾಂ ಹರನ್ ನಯತಿ | 20 ಅಪರಂ ಪಾಪಾಣಸ್ಥಲೇ ಬೀಜಾನ್ಯುಪ್ತಾನಿ  
 ತಸ್ಯಾರ್ಥ ಏಷಃ; ಕಶ್ಚಿತ್ ಕಥಾಂ ಶ್ರುತ್ವೈವ ಹರ್ಷಚಿತ್ತೇನ ಗೃಹ್ಣಾತಿ, 21

ಕಿನ್ನು ತಸ್ಯ ಮನಸಿ ಮೂಲಾಪ್ರವಿಷ್ಟತ್ವಾತ್ ಸ ಕಿಂಚಿತ್ಕಾಲಮಾತ್ರಂ  
 ಸ್ಥಿರಸ್ತಿಷ್ಯತಿ; ಪಶ್ಚಾತ್ ತತ್ಕಥಾಕಾರಣಾತ್ ಕೋಪಿ ಕ್ಲೇಸ್ಮಾಡನಾ ವಾ ಚೇತ್  
 ಜಾಯತೇ, ತರ್ಹಿ ಸ ತತ್ಕ್ಷಣಾದ್ ವಿಘ್ನಮೇತಿ | 22 ಅಪರಂ ಕಣ್ಣುಕಾನಾಂ  
 ಮಧ್ಯೇ ಬೀಜಾನ್ಯುಪ್ತಾನಿ ತದರ್ಥ ಏಷಃ; ಕೇನಚಿತ್ ಕಥಾಯಾಂ  
 ಶ್ರುತಾಯಾಂ ಸಾಂಸಾರಿಕಚಿನ್ಮಾಭಿ ಭ್ರಾನ್ತಿಭಿಶ್ಚ ಸಾ ಗ್ರಸ್ಯತೇ, ತೇನ ಸಾ  
 ಮಾ ವಿಫಲಾ ಭವತಿ | (aiṛn g165) 23 ಅಪರಮ್ ಉರ್ವರಾಯಾಂ  
 ಬೀಜಾನ್ಯುಪ್ತಾನಿ ತದರ್ಥ ಏಷಃ; ಯೇ ತಾಂ ಕಥಾಂ ಶ್ರುತ್ವಾ ವುದ್ಯಂತೇ,  
 ತೇ ಫಲಿತಾಃ ಸನ್ತಃ ಕೇಚಿತ್ ಶತಗುಣಾನಿ ಕೇಚಿತ್ ಷಷ್ಠಿಗುಣಾನಿ ಕೇಚಿಚ್ಚ  
 ತ್ರಿಂಶದ್ಗುಣಾನಿ ಫಲಾನಿ ಜನಯಂತಿ | 24 ಅನನ್ತರಂ ಸೋಪರಾಮೇಕಾಂ  
 ದೃಷ್ಟ್ವಾನ್ತಕಥಾಮುಪಸ್ಥಾಪ್ಯ ತೇಭ್ಯಃ ಕಥಯಾಮಾಸ; ಸ್ವರ್ಗೀಯರಾಜ್ಯಂ  
 ತಾದೃಶೇನ ಕೇನಚಿತ್ ಗೃಹಸ್ಥೇನೋಪಮೀಯತೇ, ಯೇನ  
 ಸ್ವೀಯಕ್ಷೇತ್ರೇ ಪ್ರಶಸ್ತಬೀಜಾನ್ಯುಪ್ತಾನ್ | 25 ಕಿನ್ನು ಕ್ಷಣದಾಯಾಂ  
 ಸಕಲಲೋಕೇಷು ಸುಪ್ತೇಷು ತಸ್ಯ ರಿಪುರಾಗತ್ಯ ತೇಷಾಂ  
 ಗೋಧೂಮಬೀಜಾನಾಂ ಮಧ್ಯೇ ವನ್ಯಯವಮಬೀಜಾನ್ಯುಪ್ತ್ವಾ  
 ವವ್ರಾಜ | 26 ತತೋ ಯದಾ ಬೀಜೇಭ್ಯೋಽಚ್ಚರಾ  
 ಜಾಯಮಾನಾಃ ಕಣಿಶಾನಿ ಘೃತವನ್ತಃ; ತದಾ ವನ್ಯಯವಸಾನ್ಯಪಿ  
 ದೃಶ್ಯಮಾನಾನ್ಯಭವನ್ | 27 ತತೋ ಗೃಹಸ್ಥಸ್ಯ ದಾಸೇಯಾ ಆಗಮ್ಯ  
 ತಸ್ಮೈ ಕಥಯಾನ್ಶುಕ್ರುಃ, ಹೇ ಮಹೇಚ್ಚ ಭವತಾ ಕಿಂ ಕ್ಷೇತ್ರೇ  
 ಭದ್ರಬೀಜಾನಿ ನೌಪ್ಯಂತ? ತಥಾತ್ವೇ ವನ್ಯಯವಸಾನಿ ಕೃತ ಆಯನ್? |  
 28 ತದಾನೀಂ ತೇನ ತೇ ಪ್ರತಿಗದಿತಾಃ, ಕೇನಚಿತ್ ರಿಪುಣಾ  
 ಕರ್ಮದಮಕಾರಿ | ದಾಸೇಯಾಃ ಕಥಯಾಮಾಸುಃ, ವಯಂ ಗತ್ವಾ  
 ತಾನ್ಯುತ್ಪಾಯ್ಯ ಕ್ಷಿಪಾಮೋ ಭವತಃ ಕೀದೃಶೀಚ್ಚಾ ಜಾಯತೇ? | 29  
 ತೇನಾವಾದಿ, ನಹಿ, ಶಚ್ಚೋಽಹಂ ವನ್ಯಯವಸೋತ್ಪಾಟನಕಾಲೇ  
 ಯುಷ್ಮಾಭಿಸ್ತೇಃ ಸಾಕಂ ಗೋಧೂಮಾ ಅಪ್ಯುತ್ಪಾಟಿಷ್ಯಂತೇ | 30 ಅತಃ  
 ಶ್ಚೈಕರ್ತನಕಾಲಂ ಯಾವದ್ ಉಭಯಾನ್ಯಪಿ ಸಹ ವರ್ಧನ್ತಾಂ, ಪಶ್ಚಾತ್  
 ಕರ್ತನಕಾಲೇ ಕರ್ತಕಾನ್ ವಕ್ಷ್ಯಾಮಿ, ಯೂಯಮಾದೌ ವನ್ಯಯವಸಾನಿ  
 ಸಂಗೃಹ್ಯ ದಾಹಯಿತುಂ ವೀಟಿಕಾ ಬದ್ಧ್ವಾ ಸ್ಥಾಪಯತ; ಕಿನ್ನು ಸರ್ವೇ  
 ಗೋಧೂಮಾ ಯುಷ್ಮಾಭಿ ಭಾಣ್ಣಾಗಾರಂ ನೀತ್ವಾ ಸ್ಥಾಪ್ಯನ್ತಾಮ್ | 31  
 ಅನನ್ತರಂ ಸೋಪರಾಮೇಕಾಂ ದೃಷ್ಟ್ವಾನ್ತಕಥಾಮುತ್ಪಾಪ್ಯ ತೇಭ್ಯಃ

ಕಥಿತವಾನ್ ಕಶ್ಚಿನ್ನಮಜಃ ಸರ್ಷಪಬೀಜಮೇಕಂ ನೀತ್ವಾ ಸ್ವಕ್ಷೇತ್ರ  
 ಉವಾಪ | 32 ಸರ್ಷಪಬೀಜಂ ಸರ್ವ್ವಸ್ಮಾದ್ ಬೀಜಾತ್ ಕ್ಷುದ್ರಮಪಿ  
 ಸದಜ್ಜುರಿತಂ ಸರ್ವ್ವಸ್ಮಾತ್ ಶಾಕಾತ್ ಬೃಹದ್ ಭವತಿ; ಸ ತಾದೃಶಸ್ತರು  
 ಭವತಿ, ಯಸ್ಯ ಶಾಖಾಸು ನಭಸಃ ಖಗಾ ಆಗತ್ಯ ನಿವಸನ್ತಿ;  
 ಸ್ವರ್ಗೀಯರಾಜ್ಯಂ ತಾದೃಶಸ್ಯ ಸರ್ಷಪೈಕಸ್ಯ ಸಮಮ್ | 33 ಪುನರಪಿ ಸ  
 ಉಪಮಾಕಥಾಮೇಕಾಂ ತೇಭ್ಯಃ ಕಥಯಾಚ್ಛಕಾರ; ಕಾಚನ ಯೋಷಿತ್  
 ಯತ್ ಕಿಣ್ಣಮಾದಾಯ ದ್ರೋಣತ್ರಯಮಿತಗೋಧೂಮಚೂರ್ಣಾನಾಂ  
 ಮಧ್ಯೇ ಸರ್ವ್ವೇಷಾಂ ಮಿಶ್ರೀಭವನಪರ್ಯಂತಂ ಸಮಾಚ್ಛಾದ್ಯ  
 ನಿಧತ್ತವತೀ, ತತ್ಕಿಣ್ಣಮಿವ ಸ್ವರ್ಗರಾಜ್ಯಂ | 34 ಇತ್ಥಂ ಯೀಶು  
 ಮನುಜನಿವಹಾನಾಂ ಸನ್ನಿಧಾವುಪಮಾಕಥಾಭಿರೇತಾನ್ಯಾಖ್ಯಾನಾನಿ  
 ಕಥಿತವಾನ್ ಉಪಮಾಂ ವಿನಾ ತೇಭ್ಯಃ ಕಿಮಪಿ ಕಥಾಂ ನಾಕಥಯತ್ |  
 35 ಏತೇನ ದೃಷ್ಟಾನ್ತೀಯೇನ ವಾಕ್ಯೇನ ವ್ಯಾದಾಯ ವದನಂ  
 ನಿಜಂ | ಅಹಂ ಪ್ರಕಾಶಯಿಷ್ಯಾಮಿ ಗುಪ್ತವಾಕ್ಯಂ ಪುರಾಭವಂ |  
 ಯದೇತದ್ವಚನಂ ಭವಿಷ್ಯದ್ವಾದಿನಾ ಪ್ರೋಕ್ತಮಾಸೀತ್, ತತ್  
 ಸಿದ್ಧಮಭವತ್ | 36 ಸರ್ವ್ವಾನ್ ಮನುಜಾನ್ ವಿಸೃಜ್ಯ ಯೀಶೌ ಗೃಹಂ  
 ಪ್ರವಿಷ್ಟೇ ತಚ್ಚಿಷ್ಯಾ ಆಗತ್ಯ ಯೀಶವೇ ಕಥಿತವನ್ತಃ, ಕ್ಷೇತ್ರಸ್ಯ  
 ವನ್ಯಯವಸೀಯದೃಷ್ಟಾನ್ತಕಥಾಮ್ ಭವಾನ ಅಸ್ಮಾನ್ ಸ್ಪಷ್ಟೀಕೃತ್ಯ  
 ವದತು | 37 ತತಃ ಸ ಪ್ರತ್ಯುವಾಚ, ಯೇನ ಭದ್ರಬೀಜಾನ್ಯುಪ್ಯಂತೇ ಸ  
 ಮನುಜಪುತ್ರಃ, 38 ಕ್ಷೇತ್ರಂ ಜಗತ್, ಭದ್ರಬೀಜಾನೀ ರಾಜ್ಯಸ್ಯ ಸನ್ತಾನಾಃ,  
 39 ವನ್ಯಯವಸಾನಿ ಪಾಪಾತ್ಮನಃ ಸನ್ತಾನಾಃ | ಯೇನ ರಿಪುಣಾ  
 ತಾನ್ಯುಪ್ತಾನಿ ಸ ಶಯತಾನಃ, ಕರ್ತನಸಮಯಶ್ಚ ಜಗತಃ ಶೇಷಃ,  
 ಕರ್ತಕಾಃ ಸ್ವರ್ಗೀಯದೂತಾಃ | (aiōn g165) 40 ಯಥಾ ವನ್ಯಯವಸಾನಿ  
 ಸಂಗೃಹ್ಯ ದಾಹ್ಯಂತೇ, ತಥಾ ಜಗತಃ ಶೇಷೇ ಭವಿಷ್ಯತಿ; (aiōn g165) 41  
 ಅರ್ಥಾತ್ ಮನುಜಸುತಃ ಸ್ವಾಂಯದೂತಾನ್ ಪ್ರೇಷಯಿಷ್ಯತಿ, ತೇನ ತೇ  
 ಚ ತಸ್ಯ ರಾಜ್ಯಾತ್ ಸರ್ವ್ವಾನ್ ವಿಘ್ನಕಾರಿಣೋಽಧಾರ್ಮ್ಮಿಕಲೋಕಾಂಶ್ಚ  
 ಸಂಗೃಹ್ಯ 42 ಯತ್ರ ರೋದನಂ ದನ್ತಘರ್ಷಣಿಶ್ಚ ಭವತಿ, ತತ್ರಾಗ್ನಿಕುಣ್ಡೀ  
 ನಿಕ್ಷೇಪ್ಯನ್ತಿ | 43 ತದಾನೀಂ ಧಾರ್ಮ್ಮಿಕಲೋಕಾಃ ಸ್ವೇಷಾಂ ಪಿತೂ  
 ರಾಜ್ಯೇ ಭಾಸ್ಕರಇವ ತೇಜಸ್ವಿನೋ ಭವಿಷ್ಯನ್ತಿ | ಶ್ರೋತುಂ ಯಸ್ಯ ಶ್ರುತೀ  
 ಆಸಾತೇ, ಮ ಶೃಣುಯಾತ್ | 44 ಅಪರಙ್ಗ ಕ್ಷೇತ್ರಮಧ್ಯೇ ನಿಧಿಂ ಪಶ್ಯನ್

ಯೋ ಗೋಪಯತಿ, ತತಃ ಪರಂ ಸಾನನ್ನೋ ಗತ್ವಾ ಸ್ವೀಯಸರ್ವಸ್ವಂ  
ವಿಕ್ರೀಯ ತಕ್ಷೇತ್ರಂ ಕ್ರೀಣಾತಿ, ಸ ಇವ ಸ್ವರ್ಗರಾಜ್ಯಂ | 45 ಅನ್ಯಞ್  
ಯೋ ವಣಿಕ್ ಉತ್ತಮಾಂ ಮುಕ್ತಾಂ ಗವೇಷಯನ್ 46  
ಮಹಾರ್ಥಾಂ ಮುಕ್ತಾಂ ವಿಲೋಕ್ಯ ನಿಜಸರ್ವಸ್ವಂ ವಿಕ್ರೀಯ ತಾಂ  
ಕ್ರೀಣಾತಿ, ಸ ಇವ ಸ್ವರ್ಗರಾಜ್ಯಂ | 47 ಪುನಶ್ಚ ಸಮುದ್ರೋ ನಿಕ್ಷಿಪ್ತಃ  
ಸರ್ವಪ್ರಕಾರಮೀನಸಂಗ್ರಾಹ್ಯಾನಾಯ ಇವ ಸ್ವರ್ಗರಾಜ್ಯಂ | 48  
ತಸ್ಮಿನ್ ಆನಾಯೇ ಪೂರ್ಣೇ ಜನಾ ಯಥಾ ರೋಧಸ್ಯುತೋಲ್ಯ  
ಸಮುಪವಿಶ್ಯ ಪ್ರಶಸ್ತಮೀನಾನ್ ಸಂಗ್ರಹ್ಯ ಭಾಜನೇಷು ನಿದಧತೇ,  
ಕುತ್ಸಿತಾನ್ ನಿಕ್ಷಿಪನ್ತಿ; 49 ತಥೈವ ಜಗತಃ ಶೇಷೇ ಭವಿಷ್ಯತಿ, ಫಲತಃ  
ಸ್ವರ್ಗೀಯದೂತಾ ಆಗತ್ಯ ಪುಣ್ಯವಜ್ಜನಾನಾಂ ಮಧ್ಯಾತ್ ಪಾಪಿನಃ  
ಪೃಥಕ್ ಕೃತ್ವಾ ವಹ್ನಿಕುಣ್ಡೇ ನಿಕ್ಷೇಪ್ಸ್ಯನ್ತಿ, (aiṛṇ g165) 50 ತತ್ರ ರೋದನಂ  
ದನ್ವೈ ದರ್ಶನ್ತಘರ್ಷಣಞ್ಚ ಭವಿಷ್ಯತಃ | 51 ಯೀಶುನಾ ತೇ ಪೃಷ್ಟ್ವಾ  
ಯುಷ್ಮಾಭಿಃ ಕಿಮೇತಾನ್ಯಾಖ್ಯಾನಾನ್ಯಬುದ್ಧ್ಯನ್ತ? ತದಾ ತೇ ಪ್ರತ್ಯವದನ್,  
ಸತ್ಯಂ ಪ್ರಭೋ | 52 ತದಾನೀಂ ಸ ಕಥಿತವಾನ್, ನಿಜಭಾಣ್ಣಾಗಾರಾತ್  
ನವೀನಪುರಾತನಾನಿ ವಸ್ತೂನಿ ನಿರ್ಗಮಯತಿ ಯೋ ಗೃಹಸ್ಥಃ ಸ ಇವ  
ಸ್ವರ್ಗರಾಜ್ಯಮಧಿ ಶಿಕ್ಷಿತಾಃ ಸ್ವರ್ವ ಉಪದೇಷ್ಟಾರಃ | 53 ಅನನ್ತರಂ  
ಯೀಶುರೇತಾಃ ಸರ್ವಾಃ ದೃಷ್ಟ್ವಾಂತಕಥಾಃ ಸಮಾಪ್ಯ ತಸ್ಮಾತ್ ಸ್ಥಾನಾತ್  
ಪ್ರತಸ್ಥೇ | ಅಪರಂ ಸ್ವದೇಶಮಾಗತ್ಯ ಜನಾನ್ ಭಜನಭವನ  
ಉಪದಿಷ್ಟವಾನ್; 54 ತೇ ವಿಸ್ಮಯಂ ಗತ್ವಾ ಕಥಿತವನ್ತ ಏತಸ್ಯೈತಾದೃಶಂ  
ಜ್ಞಾನಮ್ ಆಶ್ಚರ್ಯ್ಯಂ ಕರ್ಮ ಚ ಕಸ್ಮಾದ್ ಅಜಾಯತ? 55 ಕಿಮಯಂ  
ಸೂತ್ರಧಾರಸ್ಯ ಪುತ್ರೋ ನಹಿ? ಏತಸ್ಯ ಮಾತು ನಾಮ ಚ ಕಿಂ  
ಮರಿಯಮ್ ನಹಿ? ಯಾಕುಬ್-ಯೂಷಘ್-ಶಿಮೋನ್-ಯಿಹೂದಾಶ್ಚ  
ಕಿಮೇತಸ್ಯ ಭ್ರಾತರೋ ನಹಿ? 56 ಏತಸ್ಯ ಭಗಿನ್ಯಶ್ಚ ಕಿಮಸ್ಮಾಕಂ ಮಧ್ಯೇ  
ನ ಸನ್ತಿ? ತರ್ಹಿ ಕಸ್ಮಾದಯಮೇತಾನಿ ಲಭವಾನ್? ಇತ್ಥಂ ಸ ತೇಷಾಂ  
ವಿಘ್ನರೂಪೋ ಬಭೂವ; 57 ತತೋ ಯೀಶುನಾ ನಿಗದಿತಂ  
ಸ್ವದೇಶೀಯಜನಾನಾಂ ಮಧ್ಯಂ ವಿನಾ ಭವಿಷ್ಯದ್ವಾದೀ ಕುತ್ರಾಪ್ಯನ್ಯತ್ರ  
ನಾಸಮ್ಮಾನ್ಯೋ ಭವತೀ | 58 ತೇಷಾಮವಿಶ್ವಾಸಹೇತೋಃ ಸ ತತ್ರ  
ಸ್ಥಾನೇ ಬಹ್ವಾಶ್ಚರ್ಯ್ಯಕರ್ಮಾಣಿ ನ ಕೃತವಾನ್ |

**14** ತದಾನೀಂ ರಾಜಾ ಹೇರೋದ್ ಯೀಶೋ ಯಫಶಃ ಶ್ರುತ್ವಾ  
 ನಿಜದಾಸೇಯಾನ್ ಜಗಾದ್, 2 ಏಷ ಮಜ್ಜಯಿತಾ ಯೋಹನ್,  
 ಪ್ರಮಿತೇಭಯಸ್ತಸ್ಯೋತ್ಥಾನಾತ್ ತೇನೇತ್ಥಮದ್ಭುತಂ ಕರ್ಮ್ ಪ್ರಕಾಶ್ಯತೇ |  
 3 ಪುರಾ ಹೇರೋದ್ ನಿಜಭ್ರಾತುಃ ಫಿಲಿಪೋ ಜಾಯಾಯಾ  
 ಹೇರೋದೀಯಾಯಾ ಅನುರೋಧಾದ್ ಯೋಹನಂ ಧಾರಯಿತ್ವಾ  
 ಬದ್ಧಾ ಕಾರಾಯಾಂ ಸ್ಥಾಪಿತವಾನ್ | 4 ಯತೋ ಯೋಹನ್ ಉಕ್ತವಾನ್,  
 ಏತ್ಸಯಾಃ ಸಂಗ್ರಹೋ ಭವತೋ ನೋಚಿತಃ | 5 ತಸ್ಮಾತ್ ನೃಪತಿಸ್ತಂ  
 ಹನ್ತುಮಿಚ್ಛನ್ನಪಿ ಲೋಕೇಭ್ಯೋ ವಿಭಯಾಙ್ಗಕಾರಃ; ಯತಃ ಸರ್ವೇ  
 ಯೋಹನಂ ಭವಿಷ್ಯದ್ವಾದಿನಂ ಮೇನಿರೇ | 6 ಕಿನ್ನು ಹೇರೋದೋ  
 ಜನ್ಮಾಹೀಯಮಹ ಉಪಸ್ಥಿತೇ ಹೇರೋದೀಯಾಯಾ ದುಹಿತಾ  
 ತೇಷಾಂ ಸಮಕ್ಷಂ ನೃತಿತ್ವಾ ಹೇರೋದಮಪ್ರೀಣ್ಯತ್ | 7 ತಸ್ಮಾತ್  
 ಭೂಪತಿಃ ಶಪಥಂ ಕುರ್ವನ್ ಇತಿ ಪ್ರತ್ಯಜ್ಞಾಸೀತ್, ತ್ವಯಾ ಯದ್  
 ಯಾಚ್ಯತೇ, ತದೇವಾಹಂ ದಾಸ್ಯಾಮಿ | 8 ಸಾ ಕುಮಾರೀ ಸ್ವೀಯಮಾತುಃ  
 ಶಿಕ್ಷಾಂ ಲಬ್ಧಾ ಬಭಾಷೇ, ಮಜ್ಜಯಿತುರ್ಯೋಹನ ಉತ್ತಮಾಙ್ಗಂ  
 ಭಾಜನೇ ಸಮಾನೀಯ ಮಹ್ಯಂ ವಿಶ್ರಾಣಯ | 9 ತತೋ ರಾಜಾ  
 ಶುಶೋಚ, ಕಿನ್ನು ಭೋಜನಾಯೋಪವಿಶತಾಂ ಸಜ್ಜಿನಾಂ ಸ್ವಕೃತಶಪಥಸ್ಯ  
 ಚಾನುರೋಧಾತ್ ತತ್ ಪ್ರದಾತುಮ ಆದಿದೇಶ | 10 ಪಶ್ಚಾತ್ ಕಾರಾಂ  
 ಪ್ರತಿ ನರಂ ಪ್ರಹಿತೃ ಯೋಹನ ಉತ್ತಮಾಙ್ಗಂ ಛಿತ್ವಾ 11 ತತ್ ಭಾಜನ  
 ಆನಾಯ್ಯ ತಸ್ಯೈ ಕುಮಾರ್ಯೈ ವ್ಯಶ್ರಾಣಯತ್, ತತಃ ಸಾ ಸ್ವಜನನ್ಯಾಃ  
 ಸಮೀಪಂ ತನ್ನಿನಾಯ | 12 ಪಶ್ಚಾತ್ ಯೋಹನಃ ಶಿಷ್ಯಾ ಆಗತ್ಯ ಕಾಯಂ  
 ನೀತ್ವಾ ಶ್ಮಶಾನೇ ಸ್ಥಾಪಯಾಮಾಸುಸ್ತತೋ ಯೀಶೋಃ ಸನ್ನಿಧಿಂ ವ್ರಜಿತ್ವಾ  
 ತದ್ವಾರ್ತಾಂ ಬಭಾಷಿರೇ | 13 ಅನನ್ತರಂ ಯೀಶುರಿತಿ ನಿಶಚ್ಚ ನಾವಾ  
 ನಿರ್ಜನಸ್ಥಾನಮ್ ಏಕಾಕೀ ಗತವಾನ್, ಪಶ್ಚಾತ್ ಮಾನವಾಸ್ತತ್ ಶ್ರುತ್ವಾ  
 ನಾನಾನಗರೇಭ್ಯ ಆಗತ್ಯ ಪದೈಸ್ತತ್ಪಶ್ಚಾದ್ ಈಯುಃ | 14 ತದಾನೀಂ  
 ಯೀಶು ಬರ್ಹಿರಾಗತ್ಯ ಮಹಾನ್ತಂ ಜನನಿವಹಂ ನಿರೀಕ್ಷ್ಯ ತೇಷು  
 ಕಾರುಣಿಕಃ ಮನ್ ತೇಷಾಂ ಪೀಡಿತಜನಾನ್ ನಿರಾಮಯಾನ್ ಚಕಾರ |  
 15 ತತಃ ಪರಂ ಸನ್ಧ್ಯಾಯಾಂ ಶಿಷ್ಯಾಸ್ತದನ್ತಿಕಮಾಗತ್ಯ ಕಥಯಾಙ್ಗಕ್ರುಃ,  
 ಇದಂ ನಿರ್ಜನಸ್ಥಾನಂ ವೇಲಾಪ್ಯವಸನ್ಮಾಃ ತಸ್ಮಾತ್ ಮನುಜಾನ್  
 ಸ್ವಸ್ವಗ್ರಾಮಂ ಗಂತುಂ ಸ್ವಾರ್ಥಂ ಭಕ್ಷ್ಯಾಣಿ ಕ್ರೇತುಙ್ಗ ಭವಾನ್ ತಾನ್

ವಿಸ್ತೃತು | 16 ಕಿನ್ನು ಯೀಶುಸ್ತಾನವಾದೀತ್, ತೇಷಾಂ ಗಮನೇ  
 ಪ್ರಯೋಜನಂ ನಾಸ್ತಿ, ಯೂಯಮೇವ ತಾನ್ ಭೋಜಯತ | 17 ತದಾ  
 ತೇ ಪ್ರತ್ಯವದನ್, ಅಸ್ಮಾಕಮತ್ರ ಪೂಪಪಚ್ಚುಕಂ ಮೀನದ್ವಯಇಶ್ಚಾಸ್ತೇ |  
 18 ತದಾನೀಂ ತೇನೋಕ್ತಂ ತಾನಿ ಮದಂತಿಕಮಾನಯತ | 19 ಅನಂತರಂ  
 ಸ ಮನುಜಾನ್ ಯವಸೋಪಯ್ಯುಪವೇಷ್ಟುಮ್ ಆಜ್ಞಾಪಯಾಮಾಸ;  
 ಅಪರ ತತ್ ಪೂಪಪಚ್ಚುಕಂ ಮೀನದ್ವಯಇಶ್ಚ ಗೃಹ್ಲನ್ ಸ್ವರ್ಗಂ ಪ್ರತಿ  
 ನಿರೀಕ್ಷೇಶ್ವರೀಯಗುಣಾನ್ ಅನೂದ್ಯ ಭಂಕ್ತಾ ಶಿಷ್ಯೇಭ್ಯೋ ದತ್ತವಾನ್,  
 ಶಿಷ್ಯಾಶ್ಚ ಲೋಕೇಭ್ಯೋ ದದುಃ | 20 ತತಃ ಸರ್ವೇ ಭುಕ್ತಾ ಪರಿತ್ಯಪ್ತವಂತಃ,  
 ತತಸ್ತದವಶಿಷ್ಯಭಕ್ತೈಃ ಪೂರ್ಣಾನ್ ದ್ವಾದಶಡಲಕಾನ್ ಗೃಹೀತವಂತಃ |  
 21 ತೇ ಭೋಕ್ತಾರಃ ಸ್ತ್ರೀಬಾಲಕಾಂಶ್ಚ ವಿಹಾಯ ಪ್ರಾಯೇಣ ಪಚ್ಚ  
 ಸಹಸ್ರಾಣಿ ಪುಮಾಂಸ ಆಸನ್ | 22 ತದನಂತರಂ ಯೀಶು ಲೋಕಾನಾಂ  
 ವಿವರ್ಜನಕಾಲೇ ಶಿಷ್ಯಾನ್ ತರಣಿಮಾರೋಢುಂ ಸ್ವಾಗ್ರೇ ಪಾರಂ  
 ಯಾತುಷ್ಚ ಗಾಢಮಾದಿಷ್ಟವಾನ್ | 23 ತತೋ ಲೋಕೇಷು ವಿಸ್ತೃಷ್ಣೇಷು  
 ಸ ವಿವಿಕ್ತೇ ಪ್ರಾರ್ಥಯಿತುಂ ಗಿರಿಮೇಕಂ ಗತ್ವಾ ಸನ್ಧ್ಯಾಂ ಯಾವತ್  
 ತತ್ರೈಕಾಕೀ ಸ್ಥಿತವಾನ್ | 24 ಕಿನ್ನು ತದಾನೀಂ ಸಮುಖವಾತತ್ವಾತ್  
 ಸರಿತ್ವತೇ ಮರ್ಯೇ ತರಚ್ಚೈಸ್ತರಣಿದೋಲಾಯಮಾನಾಭವತ್ |  
 25 ತದಾ ಸ ಯಾಮಿನ್ಯಾಶ್ಚತುರ್ಥಪ್ರಹರೇ ಪದ್ಭ್ಯಾಂ ವ್ರಜನ್  
 ತೇಷಾಮಂತಿಕಂ ಗತವಾನ್ | 26 ಕಿನ್ನು ಶಿಷ್ಯಾಸ್ತಂ ಸಾಗರೋಪರಿ  
 ವ್ರಜಂತಂ ವಿಲೋಕ್ಯ ಸಮುದ್ವಿಗ್ನಾ ಜಗದುಃ, ಏಷ ಭೂತ ಇತಿ ಶಬ್ದಮಾನಾ  
 ಉಚ್ಚೈಃ ಶಬ್ದಾಯಾಚ್ಚಕ್ರೀ ಚ | 27 ತದೈವ ಯೀಶುಸ್ತಾನವದತ್,  
 ಸುಸ್ಥಿರಾ ಭವತ, ಮಾ ಭೈಷ್ಟ, ಏಷೋಽಹಮ್ | 28 ತತಃ ಪಿತರ  
 ಇತ್ಯುಕ್ತವಾನ್, ಹೇ ಪ್ರಭೋ, ಯದಿ ಭವಾನೇವ, ತರ್ಹಿ ಮಾಂ  
 ಭವತ್ಸಮೀಪಂ ಯಾತುಮಾಜ್ಞಾಪಯತು | 29 ತತಃ ತೇನಾದಿಷ್ಟಃ  
 ಪಿತರಸ್ತರಣಿತೋಽವರುಹ್ಯ ಯೀಶೇರಂತಿಕಂ ಪ್ರಾಪ್ತುಂ ತೋಯೋಪರಿ  
 ವವ್ರಾಜ | 30 ಕಿನ್ನು ಪ್ರಚಿಣ್ಣಂ ಪವನಂ ವಿಲೋಕ್ಯ ಭಯಾತ್ ತೋಯೇ  
 ಮಂಕ್ತುಮ್ ಆರೇಭೇ, ತಸ್ಮಾದ್ ಉಚ್ಚೈಃ ಶಬ್ದಾಯಮಾನಃ ಕಥಿತವಾನ್,  
 ಹೇ ಪ್ರಭೋ, ಮಾಮವತು | 31 ಯೀಶುಸ್ತತ್ಕ್ಷಣಾತ್ ಕರಂ ಪ್ರಸಾರ್ಯ  
 ತಂ ಧರನ್ ಉಕ್ತವಾನ್, ಹ ಸ್ತೋಕಪ್ರತ್ಯಯಿನ್ ತ್ವಂ ಕುತಃ ಸಮಶೇಠಾಃ?  
 32 ಅನಂತರಂ ತಯೋಸ್ತರಣಿಮಾರೋಢಯೋಃ ಪವನೋ ನಿವೃತ್ತೇ |

33 ತದಾನೀಂ ಯೇ ತರಣ್ಯಾಮಾಸನ್, ತ ಆಗತ್ಯ ತಂ ಪ್ರಣಭ್ಯ ಕಥಿತವನ್ತಃ,  
ಯಥಾರ್ಥಸ್ವಮೇವೇಶ್ವರಸುತಃ | 34 ಅನನ್ತರಂ ಪಾರಂ ಪ್ರಾಪ್ಯ ತೇ  
ಗಿನೇಷರನ್ನಾಮಕಂ ನಗರಮುಪತಸ್ಥಃ, 35 ತದಾ ತತ್ರತ್ಯಾ ಜನಾ  
ಯೀಶುಂ ಪರಿಚೀಯ ತದ್ದೇಶ್ಯ ಚತುರ್ದಿಶೋ ವಾರ್ತಾಂ ಪ್ರಹಿತೃ ಯತ್ರ  
ಯಾವನ್ತಃ ಪೀಡಿತಾ ಆಸನ್, ತಾವತಏವ ತದನ್ವಿಕಮಾನಯಾಮಾಸುಃ |  
36 ಅಪರಂ ತದೀಯವಸನಸ್ಯ ಗ್ರನ್ಥಿಮಾತ್ರಂ ಸ್ಪಷ್ಟಂ ವಿನೀಯ  
ಯಾವನ್ನೋ ಜನಾಸ್ತತ್ ಸ್ಪರ್ಶಂ ಚಕ್ರೀ, ತೇ ಸರ್ವಏವ ನಿರಾಮಯಾ  
ಬಭೂವುಃ |

**15** ಅಪರಂ ಯಿರೂಶಾಲಮ್ಮಗರೀಯಾಃ ಕತಿಪಯಾ ಅಧ್ಯಾಪಕಾಃ  
ಫಿರೂಶಿನಶ್ಚ ಯೀಶೋಃ ಸಮೀಪಮಾಗತ್ಯ ಕಥಯಾಮಾಸುಃ, 2  
ತವ ಶಿಷ್ಯಾಃ ಕಿಮರ್ಥಮ್ ಅಪ್ರಕ್ಷಾಲಿತಕರ್ಮೈ ಭಕ್ಷಿತ್ವಾ ಪರಮ್ಪರಾಗತಂ  
ಪ್ರಾಚೀನಾನಾಂ ವ್ಯವಹಾರಂ ಲಜ್ಜಂತೇ? 3 ತತೋ ಯೀಶುಃ ಪ್ರತ್ಯುವಾಚ,  
ಯೂಯಂ ಪರಮ್ಪರಾಗತಾಚಾರೇಣ ಕುತ ಈಶ್ವರಾಜ್ಞಾಂ ಲಜ್ಜದ್ಧೇ | 4  
ಈಶ್ವರ ಇತ್ಯಾಜ್ಞಾಪಯತ್, ತ್ವಂ ನಿಜಪಿತರೌ ಸಂಮನ್ಯೇಥಾಃ, ಯೇನ ಚ  
ನಿಜಪಿತರೌ ನಿನ್ದ್ಯೇತೇ, ಸ ನಿಶ್ಚಿತಂ ಮ್ರಿಯೇತ; 5 ಕಿನ್ನು ಯೂಯಂ  
ವದಥ, ಯಃ ಸ್ವಜನಕಂ ಸ್ವಜನನೀಂ ವಾ ವಾಕ್ಯಮಿದಂ ವದತಿ,  
ಯುವಾಂ ಮತ್ತೋ ಯಲ್ಲಭೇಥೇ, ತತ್ ನ್ಯವಿದ್ಯತ, 6 ಸ ನಿಜಪಿತರೌ  
ಪುನರ್ನ ಸಂಮಂಸ್ಯತೇ | ಇತ್ಥಂ ಯೂಯಂ ಪರಮ್ಪರಾಗತೇನ  
ಸ್ವೇಷಾಮಾಚಾರೇಣೇಶ್ವರೀಯಾಜ್ಞಾಂ ಲುಮ್ಮಥ | 7 ರೇ ಕಪಟಿನಃ  
ಸರ್ವೇ ಯಿಶಯಿಯೋ ಯುಷ್ಮಾನಧಿ ಭವಿಷ್ಯದ್ವಚನಾನ್ಯೇತಾನಿ ಸಮ್ಯಗ್  
ಉಕ್ತವಾನ್ | 8 ವದನ್ಯೈ ಮನುಜಾ ಏತೇ ಸಮಾಯಾನ್ತಿ ಮದನ್ವಿಕಂ |  
ತಥಾಧರ್ಮೈ ಮರ್ದೀಯಾ ಮಾನಂ ಕುರ್ವನ್ತಿ ತೇ ನರಾಃ | 9 ಕಿನ್ನು  
ತೇಷಾಂ ಮನೋ ಮತ್ತೋ ವಿದೂರಏವ ತಿಷ್ಠತಿ | ಶಿಕ್ಷಯನ್ನೋ  
ವಿಧೀನ್ ನ್ರಾಜ್ಞಾ ಭಜಂತೇ ಮಾಂ ಮುದೈವ ತೇ | 10 ತತೋ  
ಯೀಶು ಲೋಕಾನ್ ಆಹೂಯ ಪ್ರೋಕ್ತವಾನ್, ಯೂಯಂ  
ಶ್ರುತ್ವಾ ಬುದ್ಧ್ಯದ್ಧಂ | 11 ಯನ್ಮುಖಂ ಪ್ರವಿಶತಿ, ತತ್ ಮನುಜಮ್  
ಅಮೇಧ್ಯಂ ನ ಕರೋತಿ, ಕಿನ್ನು ಯದಾಸ್ಯಾತ್ ನಿರ್ಗಚ್ಛತಿ, ತದೇವ  
ಮಾನುಷಮಮೇಧ್ಯೇ ಕರೋತಿ | 12 ತದಾನೀಂ ಶಿಷ್ಯಾ ಆಗತ್ಯ ತಸ್ಮೈ  
ಕಥಯಾಜ್ಞಕ್ರುಃ, ಏತಾಂ ಕಥಾಂ ಶ್ರುತ್ವಾ ಫಿರೂಶಿನೋ ವ್ಯರಜ್ಯನ್ತ,



ತತ್ ಕಿಂ ಭವತಾ ಜ್ಞಾಯತೇ? 13 ಸ ಪ್ರತ್ಯವದತ್, ಮಮ ಸ್ವರ್ಗಸ್ಥಃ  
 ಪಿತಾ ಯಂ ಕಚ್ಚಿದಜ್ಜುರಂ ನಾರೋಪಯತ್, ಸ ಉತ್ಪಾವ್ಷ್ಯತೇ |  
 14 ತೇ ತಿಷ್ಠಂತು, ತೇ ಅನ್ಧಮನುಜಾನಾಮ್ ಅನ್ಧಮಾರ್ಗದರ್ಶಕಾ  
 ಏವ; ಯದ್ಯನ್ನೋಽನ್ಧಂ ಪನ್ನಾನಂ ದರ್ಶಯತಿ, ತರ್ಹ್ಯುಭೌ ಗರ್ತೀ  
 ಪತತಃ | 15 ತದಾ ಪಿತರಸ್ತಂ ಪ್ರತ್ಯವದತ್, ದೃಷ್ಟಾನ್ತಮಿಮಮಸ್ಮಾನ್  
 ಬೋಧಯತು | 16 ಯೇಶುನಾ ಪ್ರೋಕ್ತಂ, ಯೂಯಮದ್ಯ ಯಾವತ್  
 ಕಿಮಬೋಧಾಃ ಸ್ಥ? 17 ಕಥಾಮಿಮಾಂ ಕಿಂ ನ ಬುದ್ಧ್ಯಧ್ವೇ?  
 ಯದಾಸ್ಯಂ ಪ್ರೇವಿಶತಿ, ತದ್ ಉದರೇ ಪತನ್ ಬಹಿರ್ನಿಯಾತಿ, 18  
 ಕಿನ್ವಾಸ್ಮಾದ್ ಯನ್ನಿಯಾತಿ, ತದ್ ಅನ್ತಃಕರಣಾತ್ ನಿಯಾತತ್ವಾತ್  
 ಮನುಜಮಮೇದ್ಯಂ ಕರೋತಿ | 19 ಯತೋಽನ್ತಃಕರಣಾತ್ ಕುಚಿನ್ವಾ  
 ಬಧಃ ಪಾರದಾರಿಕತಾ ವೇಶ್ಯಾಗಮನಂ ಚೈರ್ಯಮಿಧ್ಯಾಸಾಕ್ಷ್ಯಮ್  
 ಈಶ್ವರನಿನ್ವಾ ಚೈತಾನಿ ಸರ್ವಾಣಿ ನಿಯ್ಯಾನ್ತಿ | 20 ಏತಾನಿ  
 ಮನುಷ್ಯಮಪವಿತ್ರೀ ಕುರ್ವಂತಿ ಕಿನ್ತ್ವಪ್ರಕ್ಷಾಲಿತಕರೇಣ ಭೋಜನಂ  
 ಮನುಜಮಮೇದ್ಯಂ ನ ಕರೋತಿ | 21 ಅನನ್ತರಂ ಯೇಶುಸ್ತಸ್ಮಾತ್  
 ಸ್ಥಾನಾತ್ ಪ್ರಸ್ಥಾಯ ಸೋರಸೀದೋನ್ನಗರಯೋಃ ಸೀಮಾಮುಪತಸ್ಯಾ |  
 22 ತದಾ ತತ್ರೀಮಾತಃ ಕಾಚಿತ್ ಕಿನಾನೀಯಾ ಯೋಷಿಡ್ ಆಗತ್ಯ  
 ತಮುಚ್ಚೈರುವಾಚ, ಹೇ ಪ್ರಭೋ ದಾಯೂದಃ ಸನ್ಮಾನ, ಮಮೈಕಾ  
 ದುಹಿತಾಸ್ತೇ ಸಾ ಭೂತಗ್ರಸ್ತಾ ಸತೀ ಮಹಾಕ್ಲೇಶಂ ಪ್ರಾಪ್ನೋತಿ ಮಮ  
 ದಯಸ್ವ | 23 ಕಿನ್ತು ಯೇಶುಸ್ತಾಂ ಕಿಮಪಿ ನೋಕ್ತವಾನ್, ತತಃ ಶಿಷ್ಯಾ  
 ಆಗತ್ಯ ತಂ ನಿವೇದಯಾಮಾಸುಃ, ಏಷಾ ಯೋಷಿಡ್ ಅಸ್ಮಾಕಂ  
 ಪಶ್ಚಾದ್ ಉಚ್ಚೈರಾಹೂಯಾಗಚ್ಛತಿ, ಏನಾಂ ವಿಸ್ಮಜತು | 24 ತದಾ ಸ  
 ಪ್ರತ್ಯವದತ್, ಇಸ್ರಾಯೇಲೋತ್ರಸ್ಯ ಹಾರಿತಮೇಷಾನ್ ವಿನಾ ಕಸ್ಯಾಪ್ಯನ್ಯಸ್ಯ  
 ಸಮೀಪಂ ನಾಹಂ ಪ್ರೇಷಿತೋಸ್ಮಿ | 25 ತತಃ ಸಾ ನಾರೀಸಮಾಗತ್ಯ  
 ತಂ ಪ್ರಣಮ್ಯ ಜಗಾದ, ಹೇ ಪ್ರಭೋ ಮಾಮುಪಕುರು | 26 ಸ  
 ಉಕ್ತವಾನ್, ಬಾಲಕಾನಾಂ ಭಕ್ತ್ಯಮಾದಾಯ ಸಾರಮೇಯೇಭ್ಯೋ  
 ದಾನಂ ನೋಚಿತಂ | 27 ತದಾ ಸಾ ಬಭಾಷೇ, ಹೇ ಪ್ರಭೋ, ತತ್ ಸತ್ಯಂ,  
 ತಥಾಪಿ ಪ್ರಭೋ ಭರ್ಷ್ಣಾದ್ ಯದುಚ್ಚಿಷ್ಟಂ ಪತತಿ, ತತ್ ಸಾರಮೇಯಾಃ  
 ಖಾದನ್ತಿ | 28 ತತೋ ಯೇಶುಃ ಪ್ರತ್ಯವದತ್, ಹೇ ಯೋಷಿತ್, ತವ  
 ವಿಶ್ವಾಸೋ ಮಹಾನ್ ತಸ್ಮಾತ್ ತವ ಮನೋಭಿಲಷಿತಂ ಸಿದ್ಧ್ಯತು, ತೇನ

ತಸ್ಯಾಃ ಕನ್ಯಾ ತಸ್ಮಿನ್ನೇವ ದಣ್ಣೇ ನಿರಾಮಯಾಭವತ್ | 29 ಅನನ್ತರಂ  
ಯೀಶಸ್ತಸ್ಮಾತ್ ಸ್ಥಾನಾತ್ ಪ್ರಸ್ಥಾಯ ಗಾಲೀಲ್ಯಾಗರಸ್ಯ ಸನ್ನಿಧಿಮಾಗತ್ಯ  
ಧರಾಧರಮಾರುಹ್ಯ ತತ್ರೋಪವಿವೇಶ | 30 ಪಶ್ಚಾತ್ ಜನನಿವಹೋ  
ಬಹೂನ್ ಖಿಇಚ್ಛಾನ್ಲಮೂಕಶುಷ್ಕಕರಮಾನುಷಾನ್ ಆದಾಯ ಯೀಶೋಃ  
ಸಮೀಪಮಾಗತ್ಯ ತಚ್ಚರಣಾನ್ತಿಕೇ ಸ್ಥಾಪಯಾಮಾಸುಃ, ತತಃ ಸಾ ತಾನ್  
ನಿರಾಮಯಾನ್ ಅಕರೋತ್ | 31 ಇತ್ಥಂ ಮೂಕಾ ವಾಕ್ಯಂ ವದನ್ತಿ,  
ಶುಷ್ಕಕರಾಃ ಸ್ವಾಸ್ಥ್ಯಮಾಯಾನ್ತಿ, ಪಜ್ಜವೋ ಗಚ್ಛನ್ತಿ, ಅನ್ಯಾ ವೀಕ್ಷನ್ತೇ, ಇತಿ  
ವಿಲೋಕ್ಯ ಲೋಕಾ ವಿಸ್ಮಯಂ ಮನ್ಯಮಾನಾ ಇಸ್ರಾಯೇಲ ಈಶ್ವರಂ  
ಧನ್ಯಂ ಬಭಾಷಿರೇ | 32 ತದಾನೀಂ ಯೀಶುಃ ಸ್ವಶಿಷ್ಯಾನ್ ಆಹೂಯ  
ಗದಿತವಾನ್, ಏತಜ್ಜನನಿವಹೇಷು ಮಮ ದಯಾ ಜಾಯತೇ, ಏತೇ  
ದಿನತ್ರಯಂ ಮಯಾ ಸಾಕಂ ಸನ್ತಿ, ಏಷಾಂ ಭಕ್ತ್ಯವಸ್ತು ಚ ಕಚ್ಛಿದಪಿ  
ನಾಸ್ತಿ, ತಸ್ಮಾದಹಮೇತಾನಕೃತಾಹಾರಾನ್ ನ ವಿಸ್ರಕ್ಷ್ಯಾಮಿ, ತಥಾತ್ಮೇ  
ವರ್ತಮಧ್ಯೇ ಕ್ಲಾಮ್ಯೇಷುಃ | 33 ತದಾ ಶಿಷ್ಯಾ ಊಚುಃ, ಏತಸ್ಮಿನ್  
ಪ್ರಾನ್ತರಮಧ್ಯ ಏತಾವತೋ ಮರ್ತ್ಯಾನ್ ತರ್ಪಯಿತುಂ ವಯಂ ಕುತ್ರ  
ಪೂಪಾನ್ ಪ್ರಾಪ್ಸ್ಯಾಮಃ? 34 ಯೀಶುರಪೃಚ್ಛತ್, ಯುಷ್ಮಾಕಂ ನಿಕಟೇ  
ಕತಿ ಪೂಪಾ ಆಸತೇ? ತ ಊಚುಃ, ಸಪ್ತಪೂಪಾ ಅಲ್ಪಾಃ ಕ್ಷುದ್ರಮೀನಾಶ್ಚ  
ಸನ್ತಿ | 35 ತದಾನೀಂ ಸ ಲೋಕನಿವಹಂ ಭೂಮಾವುಪವೇಷ್ಟುಮ್ ಆದಿಶ್ಯ  
36 ತಾನ್ ಸಪ್ತಪೂಪಾನ್ ಮೀನಾಂಶ್ಚ ಗೃಹ್ಲನ್ ಈಶ್ವರೀಯಗುಣಾನ್  
ಅನೂದ್ಯ ಭಂಕ್ತ್ವಾ ಶಿಷ್ಯೇಭ್ಯೋ ದದೌ, ಶಿಷ್ಯಾ ಲೋಕೇಭ್ಯೋ ದದುಃ |  
37 ತತಃ ಸರ್ವೇ ಭುಕ್ತ್ವಾ ತೃಪ್ತವನ್ತಃ; ತದವಶಿಷ್ಟಭಕ್ಷ್ಯೇಣ ಸಪ್ತಡಲಕಾನ್  
ಪರಿಪೂರ್ಯ ಸಂಜಗ್ಮುಃ | 38 ತೇ ಭೋಕ್ತಾರೋ ಯೋಷಿತೋ  
ಬಾಲಕಾಂಶ್ಚ ವಿಹಾಯ ಪ್ರಾಯೇಣ ಚತುಃಸಹಸ್ರಾಣಿ ಪುರುಷಾ ಆಸನ್ |  
39 ತತಃ ಪರಂ ಸ ಜನನಿವಹಂ ವಿಸೃಜ್ಯ ತರಿಮಾರುಹ್ಯ ಮಗ್ದಲಾಪ್ರದೇಶಂ  
ಗತವಾನ್ |

**16** ತದಾನೀಂ ಫಿರೂಶಿನಃ ಸಿದೂಕಿನಶ್ಚಾಗತ್ಯ ತಂ  
ಪರೀಕ್ಷಿತುಂ ನಭಮೀಯಂ ಕಿಇಚ್ಛನ ಲಕ್ಷ್ಮ ದರ್ಶಯಿತುಂ ತಸ್ಮೈ  
ನಿವೇದಯಾಮಾಸುಃ | 2 ತತಃ ಸ ಉಕ್ತವಾನ್, ಸನ್ಧ್ಯಾಯಾಂ ನಭಸೋ  
ರಕ್ತತ್ವಾದ್ ಯೂಯಂ ವದಥ, ಶ್ವೋ ನಿರ್ಮೂಲಂ ದಿನಂ ಭವಿಷ್ಯತಿ; 3  
ಪ್ರಾತಃಕಾಲೇ ಚ ನಭಸೋ ರಕ್ತತ್ವಾತ್ ಮಲಿನತ್ವಾಚ್ಚ ವದಥ,

ಝಞ್ಞದ್ಯ ಭವಿಷ್ಯತಿ | ಹೇ ಕಪಟಿನೋ ಯದಿ ಯೂಯಮ್  
 ಅನ್ತರೀಕ್ಷಸ್ಯ ಲಕ್ಷ್ಮ ಬೋದ್ಧಂ ಶಕ್ನುಥ, ತರ್ಹಿ ಕಾಲಸ್ಯೈತಸ್ಯ  
 ಲಕ್ಷ್ಮ ಕಥಂ ಬೋದ್ಧಂ ನ ಶಕ್ನುಥ? 4 ಏತತ್ಕಾಲಸ್ಯ ದುಷ್ಟೋ  
 ವ್ಯಭಿಚಾರೀ ಚ ವಂಶೋ ಲಕ್ಷ್ಮ ಗವೇಷಯತಿ, ಕಿನ್ನು ಯೂನಸೋ  
 ಭವಿಷ್ಯದ್ವಾದಿನೋ ಲಕ್ಷ್ಮ ವಿನಾನ್ಯತ್ ಕಿಮಪಿ ಲಕ್ಷ್ಮ ತಾನ್ ನ  
 ದರ್ಶಯಿಯ್ಯತೇ | ತದಾನೀಂ ಸ ತಾನ್ ವಿಹಾಯ ಪ್ರತಸ್ಥೇ | 5  
 ಅನನ್ತರಮನ್ಯಪಾರಗಮನಕಾಲೇ ತಸ್ಯ ಶಿಷ್ಯಾಃ ಪೂಪಮಾನೇತುಂ  
 ವಿಸ್ಮೃತವನ್ತಃ | 6 ಯೀಶುಸ್ತಾನವಾದೀತ್, ಯೂಯಂ ಫಿರೂಶಿನಾಂ  
 ಸಿದೂಕಿನಾಞ್ಚ ಕಿಣ್ಣಂ ಪ್ರತಿ ಸಾವಧಾನಾಃ ಸತರ್ಕಾಶ್ಚ ಭವತ |  
 7 ತೇನ ತೇ ಪರಸ್ಪರಂ ವಿವಿಚ್ಯ ಕಥಯಿತುಮಾರೇಭಿರೇ,  
 ವಯಂ ಪೂಪಾನಾನೇತುಂ ವಿಸ್ಮೃತವನ್ತ ಏತತ್ಕಾರಣಾದ್ ಇತಿ  
 ಕಥಯತಿ | 8 ಕಿನ್ನು ಯೀಶುಸ್ತದ್ವಿಜ್ಞಾಯ ತಾನವೋಚತ್, ಹೇ  
 ಸ್ತೋಕವಿಶ್ವಾಸಿನೋ ಯೂಯಂ ಪೂಪಾನಾನಯನಮಧಿ ಕುತಃ  
 ಪರಸ್ಪರಮೇತದ್ ವಿವಿಂಕ್ಯ? 9 ಯುಷ್ಮಾಭಿಃ ಕಿಮದ್ಯಾಪಿ  
 ನ ಜ್ಞಾಯತೇ? ಪಞ್ಚಾಭಿಃ ಪೂಪೈಃ ಪಞ್ಚಸಹಸ್ರಪುರುಷೇಷು  
 ಭೋಜಿತೇಷು ಭಕ್ಷ್ಯೋಚ್ಛಿಷ್ಣಪೂರ್ಣಾನ್ ಕತಿ ಡಲಕಾನ್  
 ಸಮಗ್ರಹೀತಂ; 10 ತಥಾ ಸಪ್ತಾಭಿಃ ಪೂಪೈಶ್ಚತುಃಸಹಸ್ರಪುರುಷೇಷು  
 ಭೇಜಿತೇಷು ಕತಿ ಡಲಕಾನ್ ಸಮಗ್ರಹೀತ, ತತ್ ಕಿಂ ಯುಷ್ಮಾಭಿರ್ನ  
 ಸ್ಮರ್ಯತೇ? 11 ತಸ್ಮಾತ್ ಫಿರೂಶಿನಾಂ ಸಿದೂಕಿನಾಞ್ಚ ಕಿಣ್ಣಂ ಪ್ರತಿ  
 ಸಾವಧಾನಾಸ್ತಿಷ್ಠತ, ಕಥಾಮಿಮಾಮ್ ಅಹಂ ಪೂಪಾನಧಿ ನಾಕಥಯಂ,  
 ಏತದ್ ಯೂಯಂ ಕುತೋ ನ ಬುದ್ಧದ್ವೇ? 12 ತದಾನೀಂ  
 ಪೂಪಕಿಣ್ಣಂ ಪ್ರತಿ ಸಾವಧಾನಾಸ್ತಿಷ್ಠತೇತಿ ನೋಕ್ತ್ವಾ ಫಿರೂಶಿನಾಂ  
 ಸಿದೂಕಿನಾಞ್ಚ ಉಪದೇಶಂ ಪ್ರತಿ ಸಾವಧಾನಾಸ್ತಿಷ್ಠತೇತಿ ಕಥಿತವಾನ್,  
 ಇತಿ ತೈರಬೋಧಿ | 13 ಅಪರಞ್ಚ ಯೀಶುಃ ಕೈಸರಿಯಾ-  
 ಫಿಲಿಪಿಪ್ರದೇಶಮಾಗತ್ಯ ಶಿಷ್ಯಾನ್ ಅಪ್ಯಚ್ಛತ್, ಯೋಽಹಂ  
 ಮನುಜಸುತಃ ಸೋಽಹಂ ಕಃ? ಲೋಕೈರಹಂ ಕಿಮುಚ್ಯೇ? 14  
 ತದಾನೀಂ ತೇ ಕಥಿತವನ್ತಃ, ಕೇಚಿದ್ ವದನ್ತಿ ತ್ವಂ ಮಜ್ಜಯಿತಾ  
 ಯೋಹನ್, ಕೇಚಿದ್ವದನ್ತಿ, ತ್ವಮ್ ಏಲಿಯಃ, ಕೇಚಿಚ್ಛ ವದನ್ತಿ, ತ್ವಂ  
 ಯಿರಿಮಿಯೋ ವಾ ಕಶ್ಚಿದ್ ಭವಿಷ್ಯದ್ವಾದೀತಿ | 15 ಪಶ್ಚಾತ್ ಸ ತಾನ್

ಪಪ್ರಚ್ಛ, ಯೂಯಂ ಮಾಂ ಕಂ ವದಥ? ತತಃ ಶಿಮೋನ್ ಪಿತರ  
 ಉವಾಚ, 16 ತ್ವಮಮರೇಶ್ವರಸ್ಯಾಭಿಷಿಕ್ತಪುತ್ರಃ | 17 ತತೋ ಯೀಶುಃ  
 ಕಥಿತವಾನ್, ಹೇ ಯೂನಸಃ ಪುತ್ರ ಶಿಮೋನ್ ತ್ವಂ ಧನ್ಯಃ; ಯತಃ  
 ಕೋಪಿ ಅನುಜಸ್ವಯ್ಯೇತಜ್ಞಾನಂ ನೋದಪಾದಯತ್, ಕಿನ್ನು ಮಮ  
 ಸ್ವರ್ಗಸ್ಯಃ ಪಿತೋದಪಾದಯತ್ | 18 ಅತೋಽಹಂ ತ್ವಾಂ ವದಾಮಿ, ತ್ವಂ  
 ಪಿತರಃ (ಪ್ರಸ್ತರಃ) ಅಹಿಂ ತಸ್ಯ ಪ್ರಸ್ತರಸ್ಯೋಪರಿ ಸ್ವಮಣ್ಣಲೀಂ  
 ನಿರ್ಮೂಸ್ಯಾಮಿ, ತೇನ ನಿರಯೋ ಬಲಾತ್ ತಾಂ ಪರಾಜೇತುಂ ನ  
 ಶಕ್ಯತಿ | (Hadēs 986) 19 ಅಹಂ ತುಭ್ಯಂ ಸ್ವರ್ಗೀಯರಾಜ್ಯಸ್ಯ ಕುಜ್ಜಿಕಾಂ  
 ದಾಸ್ಯಾಮಿ, ತೇನ ಯತ್ ಕಿಂನ ತ್ವಂ ಪೃಥಿವ್ಯಾಂ ಭಂತ್ಸ್ಯಸಿ ತತ್ಸ್ವರ್ಗೀ  
 ಭಂತ್ಸ್ಯತೇ, ಯಚ್ಚ ಕಿಂನ ಮಹ್ಯಾಂ ಮೋಕ್ಷ್ಯಸಿ ತತ್ ಸ್ವರ್ಗೀ  
 ಮೋಕ್ಷ್ಯತೇ | 20 ಪಶ್ಚಾತ್ ಸ ಶಿಷ್ಯಾನಾದಿಶತ್, ಅಹಮಭಿಷಿಕ್ತೋ  
 ಯೀಶುರಿತಿ ಕಥಾಂ ಕಸ್ಮೈಚಿದಪಿ ಯೂಯಂ ಮಾ ಕಥಯತ | 21  
 ಅನ್ಯಾ ಯಿರೂಶಾಲಮ್ಮಗರಂ ಗತ್ವಾ ಪ್ರಾಚೀನಲೋಕೇಭ್ಯಃ  
 ಪ್ರಧಾನಯಾಜಕೇಭ್ಯ ಉಪಾಧ್ಯಾಯೇಭ್ಯಶ್ಚ ಬಹುದುಃಖಭೋಗಸ್ಯೈ  
 ಹೃತತ್ವಂ ತೃತೀಯದಿನೇ ಪುನರುತ್ಥಾನಾನ್ ಮಮಾವಶ್ಯಕಮ್ ಏತಾಃ  
 ಕಥಾ ಯೀಶುಸ್ತತ್ಕಾಲಮಾರಭ್ಯ ಶಿಷ್ಯಾನ್ ಜ್ಞಾಪಯಿತುಮ್  
 ಆರಭವಾನ್ | 22 ತದಾನೀಂ ಪಿತರಸ್ತಸ್ಯ ಕರಂ ಘೃತ್ವಾ ತರ್ಜಯಿತ್ವಾ  
 ಕಥಯಿತುಮಾರಭವಾನ್, ಹೇ ಪ್ರಭೋ, ತತ್ ತ್ವತ್ತೋ ದೂರಂ ಯಾತು,  
 ತ್ವಾಂ ಪ್ರತಿ ಕದಾಪಿ ನ ಘಟಿಷ್ಯತೇ | 23 ಕಿನ್ನು ಸ ವದನಂ ಪರಾವರ್ತ್ಯ  
 ಪಿತರಂ ಜಗಾದ, ಹೇ ವಿಘ್ನಕಾರಿನ್, ಮತ್ಸಮ್ಮುಖಾದ್ ದೂರೀಭವ, ತ್ವಂ  
 ಮಾಂ ಬಾಧಸೇ, ಈಶ್ವರೀಯಕಾರ್ಯಾತ್ ಮಾನುಷೀಯಕಾರ್ಯಂ  
 ತುಭ್ಯಂ ರೋಚತೇ | 24 ಅನಂತರಂ ಯೀಶುಃ ಸ್ವೀಯಶಿಷ್ಯಾನ್  
 ಉಕ್ತವಾನ್ ಯಃ ಕಶ್ಚಿತ್ ಮಮ ಪಶ್ಚಾದ್ಗಾಮೀ ಭವಿತುಮ್ ಇಚ್ಛತಿ, ಸ  
 ಸ್ವಂ ದಾಮ್ಯತು, ತಥಾ ಸ್ವಕೃಶಂ ಗೃಹ್ಣನ್ ಮತ್ಪಶ್ಚಾದಾಯಾತು | 25  
 ಯತೋ ಯಃ ಪ್ರಾಣಾನ್ ರಕ್ಷಿತುಮಿಚ್ಛತಿ, ಸ ತಾನ್ ಹಾರಯಿಷ್ಯತಿ, ಕಿನ್ನು  
 ಯೋ ಮದರ್ಥಂ ನಿಜಪ್ರಾಣಾನ್ ಹಾರಯತಿ, ಸ ತಾನ್ ಪ್ರಾಪ್ಸ್ಯತಿ | 26  
 ಮಾನುಷೋ ಯದಿ ಸರ್ವಂ ಜಗತ್ ಲಭತೇ ನಿಜಪ್ರಾಣಾನ್ ಹಾರಯತಿ,  
 ತರ್ಹಿ ತಸ್ಯ ಕೋ ಲಾಭಃ? ಮನುಜೋ ನಿಜಪ್ರಾಣಾನಾಂ ವಿನಿಮಯೇನ  
 ವಾ ಕಿಂ ದಾತುಂ ಶಕ್ನೋತಿ? 27 ಮನುಜಸುತಃ ಸ್ವದೂತ್ಯೈಃ ಸಾಕಂ ಪಿತುಃ

ಪ್ರಭಾವೇಣಾಗಮಿಷ್ಯತಿ; ತದಾ ಪ್ರತಿಮನುಜಂ ಸ್ವಸ್ವಕರ್ಮಾನುಸಾರಾತ್  
 ಫಲಂ ದಾಸ್ಯತಿ | 28 ಅಹಂ ಯುಷ್ಮಾನ್ ತಥ್ಯಂ ವಚ್ಛಿ, ಸರಾಜ್ಯಂ  
 ಮನುಜಸುತಮ್ ಆಗತಂ ನ ಪಶ್ಯನ್ನೋ ಮೃತ್ಯುಂ ನ ಸ್ವಾದಿಷ್ಯನ್ತಿ,  
 ಏತಾದೃಶಾಃ ಕತಿಪಯಜನಾ ಅತ್ರಾಪಿ ದಣ್ಡಾಯಮಾನಾಃ ಸನ್ತಿ |

**17** ಅನನ್ತರಂ ಷಡ್ಧಿನೇಭ್ಯಃ ಪರಂ ಯೀಶುಃ ಪಿತರಂ ಯಾಕೂಬಂ  
 ತತ್ಸಹಜಂ ಯೋಹನಂ ಇ ಗೃಹ್ಲನ್ ಉಚ್ಛಾದ್ರೇ ವಿವಿಕ್ತಸ್ಥಾನಮ್ ಆಗತ್ಯ  
 ತೇಷಾಂ ಸಮಕ್ಷಂ ರೂಪಮನ್ಯತ್ ದಧಾರ | 2 ತೇನ ತದಾಸ್ಯಂ  
 ತೇಜಸ್ವಿ, ತದಾಭರಣಮ್ ಆಲೋಕವತ್ ಪಾಣ್ಡುರಮಭವತ್ | 3  
 ಅನ್ಯಚ್ಚ ತೇನ ಸಾಕಂ ಸಂಲಪನ್ತೌ ಮೂಸಾ ಏಲಿಯಶ್ಚ ತೇಭ್ಯೋ  
 ದರ್ಶನಂ ದದತುಃ | 4 ತದಾನೀಂ ಪಿತರೋ ಯೀಶುಂ ಜಗಾದ, ಹೇ  
 ಪ್ರಭೋ ಸ್ಥಿತಿರತ್ರಾಸ್ಮಾಕಂ ಶುಭಾ, ಯದಿ ಭವತಾನುಮನ್ಯತೇ, ತರ್ಹಿ  
 ಭವದರ್ಥಮೇಕಂ ಮೂಸಾರ್ಥಮೇಕಮ್ ಏಲಿಯಾರ್ಥಇಷ್ಟೈಕಮ್  
 ಇತಿ ತ್ರೀಣಿ ದೂಷ್ಯಾಣಿ ನಿರ್ಮಮ | 5 ಏತತ್ಕಥನಕಾಲ ಏಕ ಉಜ್ಜವಲಃ  
 ಪಯೋದಸ್ತೇಷಾಮುಪರಿ ಛಾಯಾಂ ಕೃತವಾನ್, ವಾರಿದಾದ್ ಏಷಾ  
 ನಭಸೀಯಾ ವಾಗ್ ಬಭೂವ, ಮಮಾಯಂ ಪ್ರಿಯಃ ಪುತ್ರಃ, ಅಸ್ಮಿನ್  
 ಮಮ ಮಹಾಸನ್ನೋಷ ಏತಸ್ಯ ವಾಕ್ಯಂ ಯೂಯಂ ನಿಶಾಮಯತ |  
 6 ಕಿನ್ತು ವಾಚಮೇತಾಂ ಶೃಣ್ವನ್ನಏವ ಶಿಷ್ಯಾ ಮೃಶಂ ಶಙ್ಕಮಾನಾ  
 ನ್ಯಬ್ಜಾ ನೃಪತನ್ | 7 ತದಾ ಯೀಶುರಾಗತ್ಯ ತೇಷಾಂ ಗಾತ್ರಾಣಿ  
 ಸ್ಪೃಶನ್ ಉವಾಚ, ಉತ್ತಿಷ್ಠತ, ಮಾ ಭೈಷ್ಠ | 8 ತದಾನೀಂ  
 ನೇತ್ರಾಣ್ಯುನ್ಮೀಲ್ಯ ಯೀಶುಂ ವಿನಾ ಕಮಪಿ ನ ದದೃಶುಃ | 9 ತತಃ  
 ಪರಮ್ ಅದ್ರೇವರೋಹಣಕಾಲೇ ಯೀಶುಸ್ತಾನ್ ಇತ್ಯಾದಿದೇಶ,  
 ಮನುಜಸುತಸ್ಯ ಮೃತಾನಾಂ ಮಧ್ಯಾದುತ್ಥಾನಂ ಯಾವನ್ನ ಜಾಯತೇ,  
 ತಾವತ್ ಯುಷ್ಮಾಭಿರೇತದ್ದರ್ಶನಂ ಕಸ್ಮೈಚಿದಪಿ ನ ಕಥಯಿತವ್ಯಂ | 10  
 ತದಾ ಶಿಷ್ಯಾಸ್ತಂ ಪಪ್ರಚ್ಛುಃ, ಪ್ರಥಮಮ್ ಏಲಿಯ ಆಯಾಸ್ಯತೀತಿ ಕುತ  
 ಉಪಾಧ್ಯಾಯೈರುಚ್ಯತೇ? 11 ತತೋ ಯೀಶುಃ ಪ್ರತ್ಯವಾದೀತ್, ಏಲಿಯಃ  
 ಪ್ರಾಗೇತ್ಯ ಸರ್ವಾಣಿ ಸಾಧಯಿಷ್ಯತೀತಿ ಸತ್ಯಂ, 12 ಕಿನ್ತ್ವಹಂ ಯುಷ್ಮಾನ್  
 ವಚ್ಛಿ, ಏಲಿಯ ಏತ್ಯ ಗತಃ, ತೇ ತಮಪರಿಚಿತ್ಯ ತಸ್ಮಿನ್ ಯಥೇಚ್ಛಂ  
 ವ್ಯವಜಹುಃ; ಮನುಜಸುತೇನಾಪಿ ತೇಷಾಮನ್ತಿಕೇ ತಾದ್ಯಗ್ ದುಃಖಂ  
 ಭೋಕ್ತವ್ಯಂ | 13 ತದಾನೀಂ ಸ ಮಜ್ಜಯಿತಾರಂ ಯೋಹನಮಧಿ

ಕಥಾಮೇತಾಂ ವ್ಯಾಹೃತವಾನ್, ಇತ್ಥಂ ತಚ್ಚಿಷ್ಯಾ ಬುಬುಧಿರೇ | 14 ಪಶ್ಚಾತ್  
 ತೇಷು ಜನನಿವಹಸ್ವಾನ್ತಿಕಮಾಗತೇಷು ಕಶ್ಚಿತ್ ಮನುಜಸ್ತದನ್ತಿಕಮೇತ್ಯ  
 ಜಾನೂನೀ ಪಾತಯಿತ್ವಾ ಕಥಿತವಾನ್, 15 ಹೇ ಪ್ರಭೋ, ಮತ್ಪುತ್ರಂ  
 ಪ್ರತಿ ಕೃಪಾಂ ವಿದಧಾತು, ಸೋಪಸ್ಕಾರಾಮಯೇನ ಭೃಶಂ ವೃಥಿತಃ  
 ಸನ್ ಪುನಃ ಪುನ ವರ್ಹೌ ಮುಹು ಜಲಮಧ್ಯೇ ಪತತಿ | 16  
 ತಸ್ಮಾದ್ ಭವತಃ ಶಿಷ್ಯಾಣಾಂ ಸಮೀಪೇ ತಮಾನಯಂ ಕಿನ್ತು ತೇ  
 ತಂ ಸ್ವಾಸ್ಥಂ ಕರ್ತುಂ ನ ಶಕ್ತಾಃ | 17 ತದಾ ಯೀಶುಃ ಕಥಿತವಾನ್  
 ರೇ ಅವಿಶ್ವಾಸಿನಃ, ರೇ ವಿಪಥಗಾಮಿನಃ, ಪುನಃ ಕತಿಕಾಲಾನ್ ಅಹಂ  
 ಯುಷ್ಮಾಕಂ ಸನ್ನಿಧೌ ಸ್ಥಾಸ್ಯಾಮಿ? ಕತಿಕಾಲಾನ್ ವಾ ಯುಷ್ಮಾನ್  
 ಸಹಿಷ್ಯೇ? ತಮತ್ರ ಮಮಾನ್ತಿಕಮಾನಯತ | 18 ಪಶ್ಚಾದ್ ಯೀಶುನಾ  
 ತರ್ಜತಃ ಸ ಭೂತಸ್ತಂ ವಿಹಾಯ ಗತವಾನ್, ತದ್ವಣ್ಣವ ಸ  
 ಬಾಲಕೋ ನಿರಾಮಯೋಽಭೂತ್ | 19 ತತಃ ಶಿಷ್ಯಾ ಗುಪ್ತಂ  
 ಯೀಶುಮುಪಾಗತ್ಯ ಬಭಾಷಿರೇ, ಕುತೋ ವಯಂ ತಂ ಭೂತಂ  
 ತ್ಯಾಜಯಿತುಂ ನ ಶಕ್ತಾಃ? 20 ಯೀಶುನಾ ತೇ ಪ್ರೋಕ್ತಾಃ,  
 ಯುಷ್ಮಾಕಮಪ್ರತ್ಯಯಾತ್; 21 ಯುಷ್ಮಾನಹಂ ತಥ್ಯಂ ವಚ್ಚಿ ಯದಿ  
 ಯುಷ್ಮಾಕಂ ಸರ್ಷಪೈಕಮಾತ್ರೋಪಿ ವಿಶ್ವಾಸೋ ಜಾಯತೇ, ತರ್ಹಿ  
 ಯುಷ್ಮಾಭಿರಸ್ಮಿನ್ ಶೈಲೇ ತ್ವಮಿತಃ ಸ್ಥಾನಾತ್ ತತ್ ಸ್ಥಾನಂ ಯಾಹೀತಿ  
 ಬ್ರೂತೇ ಸ ತದೈವ ಚಲಿಷ್ಯತಿ, ಯುಷ್ಮಾಕಂ ಕಿಮಪ್ಯಸಾಧ್ಯಙ್ಗ ಕರ್ಮ್  
 ನ ಸ್ಥಾಸ್ಯಾತಿ | ಕಿನ್ತು ಪ್ರಾರ್ಥನೋಪವಾಸೌ ವಿನೈತಾದ್ಯಶೋ ಭೂತೋ  
 ನ ತ್ಯಾಜ್ಯೇತ | 22 ಅಪರಂ ತೇಷಾಂ ಗಾಲೀಲ್ಯದೇಶೇ ಭ್ರಮಣಕಾಲೇ  
 ಯೀಶುನಾ ತೇ ಗದಿತಾಃ, ಮನುಜಸುತೋ ಜನಾನಾಂ ಕರೇಷು  
 ಸಮರ್ಪಯಿಷ್ಯತೇ ತೈ ಹರ್ನಿಷ್ಯತೇ ಚ, 23 ಕಿನ್ತು ತೃತೀಯೇಽಹಿನ  
 ಮ ಉತ್ಥಾಪಿಷ್ಯತೇ, ತೇನ ತೇ ಭೃಶಂ ದುಃಖಿತಾ ಬಭೂವಃ | 24  
 ತದನನ್ತರಂ ತೇಷು ಕಫರ್ನಾಹೂಮ್ನಗರಮಾಗತೇಷು ಕರಸಂಗ್ರಾಹಿಣಃ  
 ಪಿತರಾನ್ತಿಕಮಾಗತ್ಯ ಪಪ್ರಚ್ಛುಃ, ಯುಷ್ಮಾಕಂ ಗುರುಃ ಕಿಂ ಮನ್ವಿರಾರ್ಥಂ  
 ಕರಂ ನ ದದಾತಿ? ತತಃ ಪಿತರಃ ಕಥಿತವಾನ್ ದದಾತಿ | 25  
 ತತಸ್ತಸ್ಮಿನ್ ಗೃಹಮಧ್ಯಮಾಗತೇ ತಸ್ಯ ಕಥಾಕಥನಾತ್ ಪೂರ್ವಮೇವ  
 ಯೀಶುರುವಾಚ, ಹೇ ಶಿಮೋನ್, ಮೇದಿನ್ಯಾ ರಾಜಾನಃ ಸ್ವಸ್ವಾಪತ್ಯೈಭ್ಯಃ  
 ಕಿಂ ವಿದೇಶಿಭ್ಯಃ ಕೇಭ್ಯಃ ಕರಂ ಗೃಹ್ಣನ್ತಿ? ಅತ್ರ ತ್ವಂ ಕಿಂ ಬುದ್ಧಸೇ? ತತಃ

ಪಿತರ ಉಕ್ತವಾನ್, ವಿದೇಶಿಭ್ಯಃ | 26 ತದಾ ಯೇಶುರುಕ್ತವಾನ್, ತರ್ಹಿ  
ಸನ್ತಾನಾ ಮುಕ್ತಾಃ ಸನ್ತಿ | 27 ತಥಾಪಿ ಯಥಾಸ್ಮಾಭಿಸ್ತೇಷಾಮನ್ತರಾಯೋ  
ನ ಜನ್ಯತೇ, ತತ್ಕೃತೇ ಜಲಧೇಸ್ತೀರಂ ಗತ್ವಾ ವಡಿಶಂ ಕ್ಷಿಪ, ತೇನಾದೌ  
ಯೋ ಮೀನ ಉತ್ಥಾಸ್ಯತಿ, ತಂ ಘೃತ್ವಾ ತನ್ಮುಖೇ ಮೋಚಿತೇ ತೋಲಕೈಕಂ  
ರೂಪ್ಯಂ ಪ್ರಾಪ್ಸ್ಯಸಿ, ತದ್ ಗೃಹೀತ್ವಾ ತವ ಮಮ ಚ ಕೃತೇ ತೇಭ್ಯೋ  
ದೇಹಿ |

**18** ತದಾನೀಂ ಶಿಷ್ಯಾ ಯೀಶೋಃ ಸಮೀಪಮಾಗತ್ಯ ಪೃಷ್ಟವನ್ತಃ  
ಸ್ವರ್ಗರಾಜ್ಯೇ ಕಃ ಶ್ರೇಷ್ಠಃ? 2 ತತೋ ಯೀಶುಃ ಕ್ಷುದ್ರಮೇಕಂ ಬಾಲಕಂ  
ಸ್ವಸಮೀಪಮಾನೀಯ ತೇಷಾಂ ಮಧ್ಯೇ ನಿಧಾಯ ಜಗಾದ, 3  
ಯುಷ್ಮಾನಹಂ ಸತ್ಯಂ ಬ್ರವೀಮಿ, ಯೂಯಂ ಮನೋವಿನಿಮಯೇನ  
ಕ್ಷುದ್ರಬಾಲವತ್ ನ ಸನ್ತಃ ಸ್ವರ್ಗರಾಜ್ಯಂ ಪ್ರವೇಷ್ಣಂ ನ ಶಕ್ನುಥ | 4 ಯಃ  
ಕಶ್ಚಿದ್ ಏತಸ್ಯ ಕ್ಷುದ್ರಬಾಲಕಸ್ಯ ಸಮಮಾತ್ಮಾನಂ ನಮ್ರೀಕರೋತಿ,  
ಸಏವ ಸ್ವರ್ಗರಾಜಯೇ ಶ್ರೇಷ್ಠಃ | 5 ಯಃ ಕಶ್ಚಿದ್ ಏತಾದೃಶಂ  
ಕ್ಷುದ್ರಬಾಲಕಮೇಕಂ ಮಮ ನಾಮ್ನಿ ಗೃಹ್ಣಾತಿ, ಸ ಮಾಮೇವ ಗೃಹ್ಣಾತಿ |  
6 ಕಿನ್ತು ಯೋ ಜನೋ ಮಯಿ ಕೃತವಿಶ್ವಾಸಾನಾಮೇತೇಷಾಂ  
ಕ್ಷುದ್ರಪ್ರಾಣಿನಾಮ್ ಏಕಸ್ಯಾಪಿ ವಿಧ್ವಿಂ ಜನಯತಿ, ಕಣ್ಣಬದ್ಧಪೇಷಣೀಕಸ್ಯ  
ತಸ್ಯ ಸಾಗರಾಗಾಧಜಲೇ ಮಜ್ಜನಂ ಶ್ರೇಯಃ | 7 ವಿಘ್ನಾತ್ ಜಗತಃ  
ಸನ್ತಾಪೋ ಭವಿಷ್ಯತಿ, ವಿಘ್ನೋಽವಶ್ಯಂ ಜನಯಿಷ್ಯತೇ, ಕಿನ್ತು ಯೇನ  
ಮನುಜೇನ ವಿಘ್ನೋ ಜನಿಷ್ಯತೇ ತಸ್ಮೈವ ಸನ್ತಾಪೋ ಭವಿಷ್ಯತಿ | 8  
ತಸ್ಮಾತ್ ತವ ಕರಶ್ಚರಣೋ ವಾ ಯದಿ ತ್ವಾಂ ಬಾಧತೇ, ತರ್ಹಿ ತಂ  
ಛಿತ್ವಾ ನಿಕ್ಷಿಪ, ದ್ವಿಕರಸ್ಯ ದ್ವಿಪದಸ್ಯ ವಾ ತವಾನಪ್ತವಹ್ನೌ ನಿಕ್ಷೇಪಾತ್,  
ಖಿಷ್ಣಸ್ಯ ವಾ ಛಿನ್ನಹಸ್ತಸ್ಯ ತವ ಜೀವನೇ ಪ್ರವೇಶೋ ವರಂ | (aiōnios  
g166) 9 ಅಪರಂ ತವ ನೇತ್ರಂ ಯದಿ ತ್ವಾಂ ಬಾಧತೇ, ತರ್ಹಿ  
ತದಪ್ಯುತ್ಪಾಪ್ಯ ನಿಕ್ಷಿಪ, ದ್ವಿನೇತ್ರಸ್ಯ ನರಕಾಗ್ನೌ ನಿಕ್ಷೇಪಾತ್ ಕಾಣಸ್ಯ ತವ  
ಜೀವನೇ ಪ್ರವೇಶೋ ವರಂ | (Geenna g1067) 10 ತಸ್ಮಾದವಧದ್ಧಂ,  
ಏತೇಷಾಂ ಕ್ಷುದ್ರಪ್ರಾಣಿನಾಮ್ ಏಕಮಪಿ ಮಾ ತುಚ್ಛೀಕುರುತ, 11  
ಯತೋ ಯುಷ್ಮಾನಹಂ ತಥ್ಯಂ ಬ್ರವೀಮಿ, ಸ್ವರ್ಗೇ ತೇಷಾಂ ದೂತಾ  
ಮಮ ಸ್ವರ್ಗಸ್ಥಸ್ಯ ಪಿತುರಾಸ್ಯಂ ನಿತ್ಯಂ ಪಶ್ಯನ್ತಿ | ಏವಂ ಯೇ ಯೇ  
ಹಾರಿತಾಸ್ತಾನ್ ರಕ್ಷಿತುಂ ಮನುಜಪುತ್ರ ಆಗಚ್ಛತ್ | 12 ಯೂಯಮತ್ರ

ಕಿಂ ವಿವಿಂಘ್ನೇ? ಕಸ್ಯಚಿದ್ ಯದಿ ಶತಂ ಮೇಷಾಃ ಸನ್ನಿ,  
 ತೇಷಾಮೇಕೋ ಹಾರ್ಯುತೇ ಚ, ತರ್ಹಿ ಸ ಏಕೋನಶತಂ ಮೇಷಾನ್  
 ವಿಹಾಯ ಪರ್ವತಂ ಗತ್ವಾ ತಂ ಹಾರಿತಮೇಕಂ ಕಿಂ ನ ಮೃಗಯತೇ?  
 13 ಯದಿ ಚ ಕದಾಚಿತ್ ತನ್ಮೇಷೋದ್ದೇಶಂ ಲಮತೇ, ತರ್ಹಿ  
 ಯುಷ್ಮಾನಹಂ ಸತ್ಯಂ ಕಥಯಾಮಿ, ಸೋಽವಿಪಥಗಾಮಿಭ್ಯ  
 ಏಕೋನಶತಮೇಷೇಭ್ಯೋಪಿ ತದೇಕಹೇತೋರಧಿಕಮ್ ಆಹ್ಲಾದತೇ |  
 14 ತದ್ವದ್ ಏತೇಷಾಂ ಕ್ಷುದ್ರಪ್ರಾಏನಾಮ್ ಏಕೋಪಿ ನಶ್ಯತೀತಿ  
 ಯುಷ್ಮಾಕಂ ಸ್ವರ್ಗಸ್ಥಪಿತು ನಾರ್ಭಿಮತಮ್ | 15 ಯದ್ಯಪಿ ತವ ಭ್ರಾತಾ  
 ತ್ವಯಿ ಕಿಮಪ್ಯಪರಾದ್ಯತಿ, ತರ್ಹಿ ಗತ್ವಾ ಯುವಯೋರ್ದ್ವಯೋಃ  
 ಸ್ಥಿತಯೋಸ್ತಸ್ಯಾಪರಾಧಂ ತಂ ಜ್ಞಾಪಯ | ತತ್ರ ಸ ಯದಿ ತವ ವಾಕ್ಯಂ  
 ಶೃಣೋತಿ, ತರ್ಹಿ ತ್ವಂ ಸ್ವಭ್ರಾತರಂ ಪ್ರಾಪ್ತವಾನ್, 16 ಕಿನ್ನು ಯದಿ ನ  
 ಶೃಣೋತಿ, ತರ್ಹಿ ದ್ವಾಭ್ಯಾಂ ತ್ರಿಭಿ ವಾರ್ ಸಾಕ್ಷೀಭಿಃ ಸರ್ವ್ಷಂ ವಾಕ್ಯಂ  
 ಯಥಾ ನಿಶ್ಚಿತಂ ಜಾಯತೇ, ತದರ್ಥಮ್ ಏಕಂ ದ್ವೌ ವಾ ಸಾಕ್ಷಿಣೌ  
 ಗೃಹೀತ್ವಾ ಯಾಹಿ | 17 ತೇನ ಸ ಯದಿ ತಯೋ ವಾರ್ಕಂ ನ ಮಾನ್ಯತೇ,  
 ತರ್ಹಿ ಸಮಾಜಂ ತಚ್ಚಾಪಯ, ಕಿನ್ನು ಯದಿ ಸಮಾಜಸ್ಯಾಪಿ ವಾಕ್ಯಂ ನ  
 ಮಾನ್ಯತೇ, ತರ್ಹಿ ಸ ತವ ಸಮೀಪೇ ದೇವಪೂಜಕಇವ ಚಣ್ಡಾಲಇವ ಚ  
 ಭವಿಷ್ಯತಿ | 18 ಅಹಂ ಯುಷ್ಮಾನ್ ಸತ್ಯಂ ವದಾಮಿ, ಯುಷ್ಮಾಭಿಃ  
 ಪೃಥಿವ್ಯಾಂ ಯದ್ ಬದ್ಯತೇ ತತ್ ಸ್ವರ್ಗೇ ಭಂತ್ಸ್ಯತೇ; ಮೇದಿನ್ಯಾಂ  
 ಯತ್ ಭೋಚ್ಯತೇ, ಸ್ವರ್ಗೇಽಪಿ ತತ್ ಮೋಕ್ಷ್ಯತೇ | 19 ಪುನರಹಂ  
 ಯುಷ್ಮಾನ್ ವದಾಮಿ, ಮೇದಿನ್ಯಾಂ ಯುಷ್ಮಾಕಂ ಯದಿ  
 ದ್ವಾವೇಕವಾಕ್ಯೇಭೂಯ ಕಿಚ್ಚಿತ್ ಪ್ರಾರ್ಥಯೇತೇ, ತರ್ಹಿ ಮಮ  
 ಸ್ವರ್ಗಸ್ಥಪಿತೌ ತತ್ ತಯೋಃ ಕೃತೇ ಸಮ್ಪನ್ನಂ ಭವಿಷ್ಯತಿ | 20 ಯತೋ  
 ಯತ್ರ ದ್ವೌ ತ್ರಯೋ ವಾ ಮಮ ನಾನ್ನಿ ಮಿಲನ್ತಿ, ತತ್ರೈವಾಹಂ ತೇಷಾಂ  
 ಮಧ್ಯೇಽಸ್ಮಿ | 21 ತದಾನೀಂ ಪಿತರಸ್ತತ್ಸಮೀಪಮಾಗತ್ಯ ಕಥಿತವಾನ್ ಹೇ  
 ಪ್ರಭೋ, ಮಮ ಭ್ರಾತಾ ಮಮ ಯದ್ಯಪರಾದ್ಯತಿ, ತರ್ಹಿ ತಂ ಕತಿಕೃತ್ವಃ  
 ಕ್ಷಮಿಷ್ಯೇ? 22 ಕಿಂ ಸಪ್ತಕೃತ್ವಃ? ಯೀಶುಸ್ತಂ ಜಗಾದ, ತ್ವಾಂ  
 ಕೇವಲಂ ಸಪ್ತಕೃತ್ವೋ ಯಾವತ್ ನ ವದಾಮಿ, ಕಿನ್ನು ಸಪ್ತತ್ಯಾ  
 ಗುಣಿತಂ ಸಪ್ತಕೃತ್ವೋ ಯಾವತ್ | 23 ಅಪರಂ ನಿಜದಾಸ್ಯಃ  
 ಸಹ ಜಿಗಣಯಿಷುಃ ಕಶ್ಚಿದ್ ರಾಜೇವ ಸ್ವರ್ಗರಾಜಯಂ | 24



ಆರಭೇ ತಸ್ಮಿನ್ ಗಣನೇ ಸಾರ್ಥಸಹಸ್ರಮುದ್ರಾಪೂರಿತಾನಾಂ  
 ದಶಸಹಸ್ರಪುಟಕಾನಾಮ್ ಏಕೋಽಘಮರ್ಣಸ್ತತ್ಸಮಕ್ಷಮಾನಾಯಿ |  
 25 ತಸ್ಯ ಪರಿಶೋಧನಾಯ ದ್ರವ್ಯಭಾವಾತ್ ಪರಿಶೋಧನಾರ್ಥಂ ಸ  
 ತದೀಯಭಾರ್ಯಾಪುತ್ರಾದಿಸರ್ವಸ್ವಙ್ಗು ವಿಕ್ರೀಯತಾಮಿತಿ  
 ತತ್ಪ್ರಭುರಾದಿದೇಶ | 26 ತೇನ ಸ ದಾಸಸ್ತಸ್ಯ ಪಾದಯೋಃ ಪತನ್  
 ಪ್ರಣಮ್ಯ ಕಥಿತವಾನ್, ಹೇ ಪ್ರಭೋ ಭವತಾ ಘೈರ್ಯೈ ಕೃತೇ ಮಯಾ  
 ಸರ್ವಂ ಪರಿಶೋಧಿಷ್ಯತೇ | 27 ತದಾನೀಂ ದಾಸಸ್ಯ ಪ್ರಭುಃ ಸಕರುಣಃ  
 ಸನ್ ಸಕಲರ್ಣಂ ಕ್ಷಮಿತ್ವಾ ತಂ ತತ್ಯಾಜ | 28 ಕಿನ್ನು ತಸ್ಮಿನ್ ದಾಸೇ ಬಹಿ  
 ಯಾರ್ತೇ, ತಸ್ಯ ಶತಂ ಮುದ್ರಾಚತುರ್ಥಾಂಶಾನ್ ಯೋ ಧಾರಯತಿ,  
 ತಂ ಸಹದಾಸಂ ದೃಷ್ಟ್ವಾ ತಸ್ಯ ಕಣ್ಣಂ ನಿಷ್ಪೀಡ್ಯ ಗದಿತವಾನ್,  
 ಮಮ ಯತ್ ಪ್ರಾಪ್ಯಂ ತತ್ ಪರಿಶೋಧಯ | 29 ತದಾ ತಸ್ಯ  
 ಸಹದಾಸಸ್ತತ್ಪಾದಯೋಃ ಪತಿತ್ವಾ ವಿನೀಯ ಬಭಾಷೇ, ತ್ವಯಾ ಧೈರ್ಯೈ  
 ಕೃತೇ ಮಯಾ ಸರ್ವಂ ಪರಿಶೋಧಿಷ್ಯತೇ | 30 ತಥಾಪಿ ಸ ತತ್  
 ನಾಜಗೀಕೃತ್ಯ ಯಾವತ್ ಸರ್ವಮೃಣಂ ನ ಪರಿಶೋಧಿತವಾನ್  
 ತಾವತ್ ತಂ ಕಾರಾಯಾಂ ಸ್ಥಾಪಯಾಮಾಸ | 31 ತದಾ ತಸ್ಯ  
 ಸಹದಾಸಾಸ್ತಸ್ಯೈತಾದ್ಯುಗ್ ಆಚರಣಂ ವಿಲೋಕ್ಯ ಪ್ರಭೋಃ ಸಮೀಪಂ  
 ಗತ್ವಾ ಸರ್ವಂ ವೃತ್ತಾಂತಂ ನಿವೇದಯಾಮಾಸುಃ | 32 ತದಾ ತಸ್ಯ  
 ಪ್ರಭುಸ್ತಮಾಹೂಯ ಜಗಾದ, ರೇ ದುಷ್ಟ ದಾಸ, ತ್ವಯಾ ಮತ್ಸನ್ನಿಧೌ  
 ಪ್ರಾರ್ಥಿತೇ ಮಯಾ ತವ ಸರ್ವಮೃಣಂ ತ್ಯಕ್ತಂ; 33 ಯಥಾ ಚಾಹಂ  
 ತ್ವಯಿ ಕರುಣಾಂ ಕೃತವಾನ್, ತಥೈವ ತ್ವತ್ಸಹದಾಸೇ ಕರುಣಾಕರಣಂ ಕಿಂ  
 ತವ ನೋಚಿತಂ? 34 ಇತಿ ಕಥಯಿತ್ವಾ ತಸ್ಯ ಪ್ರಭುಃ ಕ್ರುದ್ಧ್ವಾನ್  
 ನಿಜಪ್ರಾಪ್ಯಂ ಯಾವತ್ ಸ ನ ಪರಿಶೋಧಿತವಾನ್, ತಾವತ್  
 ಪ್ರಹಾರಕಾನಾಂ ಕರೇಷು ತಂ ಸಮರ್ಪಿತವಾನ್ | 35 ಯದಿ ಯೂಯಂ  
 ಸ್ನಾಂತಃಕರಣೈಃ ಸ್ವಸ್ವಸಹಜಾನಾಮ್ ಅಪರಾಧಾನ್ ನ ಕ್ಷಮದ್ವೇ, ತರ್ಹಿ  
 ಮಮ ಸ್ವರ್ಗಸ್ಯಃ ಪಿತಾಪಿ ಯುಷ್ಮಾನ್ ಪ್ರತೀತ್ಥಂ ಕರಿಷ್ಯತಿ |

**19** ಅನನ್ತರಮ್ ಏತಾಸು ಕಥಾಸು ಸಮಾಪ್ತಾಸು ಯೀಶು  
 ಗಾರ್ಲೀಲಪ್ರದೇಶಾತ್ ಪ್ರಸ್ಥಾಯ ಯರ್ದನ್ತೀರಸ್ಥಂ  
 ಯಿಹೂದಾಪ್ರದೇಶಂ ಪ್ರಾಪ್ತಃ | 2 ತದಾ ತತ್ಪಶ್ಚಾತ್ ಜನನಿವಹೇ ಗತೇ ಸ  
 ತತ್ರ ತಾನ್ ನಿರಾಮಯಾನ್ ಅಕರೋತ್ | 3 ತದನನ್ತರಂ

ಫಿರೂಶಿನಸ್ತತ್ಸಮೀಪಮಾಗತ್ಯ ಪಾರೀಕ್ಷಿತುಂ ತಂ ಪಪ್ರಚ್ಛುಃ, ಕಸ್ಮಾದಪಿ  
ಕಾರಣಾತ್ ನರೇಣ ಸ್ವಜಾಯಾ ಪರಿತ್ಯಾಜ್ಯಾ ನ ವಾ? 4 ಸ ಪ್ರತ್ಯುವಾಚ,  
ಪ್ರಥಮಮ್ ಈಶ್ವರೋ ನರತ್ವೇನ ನಾರೀತ್ವೇನ ಚ ಮನುಜಾನ್ ಸಸರ್ಜ,  
ತಸ್ಮಾತ್ ಕಥಿತವಾನ್, 5 ಮಾನುಷಃ ಸ್ವಪಿತರೌ ಪರಿತ್ಯಜ್ಯ ಸ್ವಪತ್ನಾಮ್  
ಆಸಕ್ಚ್ಯತೇ, ತೌ ದ್ವೌ ಜನಾವೇಕಾಜ್ಞೌ ಭವಿಷ್ಯತಃ, ಕಿಮೇತದ್ ಯುಷ್ಮಾಭಿ  
ರ್ನ ಪರಿತಮ್? 6 ಅತಸ್ತೌ ಪುನ ರ್ನ ದ್ವೌ ತಯೋರೇಕಾಜ್ಞತ್ವಂ ಜಾತಂ,  
ಈಶ್ವರೇಣ ಯಚ್ಚ ಸಮಯುಜ್ಯತ, ಮನುಜೋ ನ ತದ್ ಭಿನ್ಯಾತ್ | 7  
ತದಾನೀಂ ತೇ ತಂ ಪ್ರತ್ಯವದನ್, ತಥಾತ್ವೇ ತ್ಯಾಜ್ಯಪತ್ರಂ ದತ್ತ್ವಾ ಸ್ವಾಂ  
ಸ್ವಾಂ ಜಾಯಾಂ ತ್ಯಕ್ತುಂ ವ್ಯವಸ್ಥಾಂ ಮೂಸಾಃ ಕಥಂ ಲಿಲೇಖ? 8 ತತಃ  
ಸ ಕಥಿತವಾನ್, ಯುಷ್ಮಾಕಂ ಮನಸಾಂ ಕಾರಿನ್ಯಾದ್ ಯುಷ್ಮಾನ್ ಸ್ವಾಂ  
ಸ್ವಾಂ ಜಾಯಾಂ ತ್ಯಕ್ತುಮ್ ಅನ್ವಮನ್ಯತ ಕಿನ್ತು ಪ್ರಥಮಾದ್ ಏಷೋ  
ವಿಧಿರ್ನಾಸೀತ್ | 9 ಅತೋ ಯುಷ್ಮಾನಹಂ ವದಾಮಿ, ವ್ಯಭಿಚಾರಂ  
ವಿನಾ ಯೋ ನಿಜಜಾಯಾಂ ತ್ಯಜೇತ್ ಅನ್ಯಾಙ್ ವಿವಹೇತ್, ಸ  
ಪರದಾರಾನ್ ಗಚ್ಛತಿ; ಯಶ್ಚ ತ್ಯಕ್ತಾಂ ನಾರೀಂ ವಿವಹತಿ ಸೋಪಿ  
ಪರದಾರೇಷು ರಮತೇ | 10 ತದಾ ತಸ್ಯ ಶಿಷ್ಯಾಸ್ತಂ ಬಭಾಷಿರೇ, ಯದಿ  
ಸ್ವಜಾಯಯಾ ಸಾಕಂ ಪುಂಸ ಏತಾದ್ಯಕ್ ಸಮ್ಪನ್ನೋ ಜಾಯತೇ,  
ತರ್ಹಿ ವಿವಹನಮೇವ ನ ಭದ್ರಂ | 11 ತತಃ ಸ ಉಕ್ತವಾನ್,  
ಯೇಭ್ಯಸ್ತತ್ಸಾಮರ್ಥ್ಯಂ ಆದಾಯಿ, ತಾನ್ ವಿನಾನ್ಯಃ ಕೋಪಿ ಮನುಜ  
ಏತನ್ಮತಂ ಗ್ರಹೀತುಂ ನ ಶಕ್ನೋತಿ | 12 ಕತಿಪಯಾ ಜನನಕ್ಲಿಬಃ  
ಕತಿಪಯಾ ನರಕೃತ್ಕಲಿಬಃ ಸ್ವರ್ಗರಾಜ್ಯಾಯ ಕತಿಪಯಾಃ ಸ್ವಕೃತ್ಕಲಿಬಾಶ್ಚ  
ಸನ್ನಿ, ಯೇ ಗ್ರಹೀತುಂ ಶಕ್ನುವನ್ನಿ ತೇ ಗೃಹ್ಣಂತು | 13 ಅಪರಮ್  
ಯಥಾ ಸ ಶಿಶೂನಾಂ ಗಾತ್ರೇಷು ಹಸ್ತಂ ದತ್ತಾ ಪ್ರಾರ್ಥಯತೇ,  
ತದರ್ಥಂ ತತ್ಸಮೀಂಪಂ ಶಿಶವ ಆನೀಯಂತ, ತತ ಆನಯಿತ್ಮನ್  
ಶಿಷ್ಯಾಸ್ತಿರಸ್ಮೃತವನ್ತಃ | 14 ಕಿನ್ತು ಯೀಶುರುವಾಚ, ಶಿಶವೋ  
ಮದನ್ನಿಕಮ್ ಆಗಚ್ಛಂತು, ತಾನ್ ಮಾ ವಾರಯತ, ಏತಾದ್ಯಶಾಂ  
ಶಿಶೂನಾಮೇವ ಸ್ವರ್ಗರಾಜ್ಯಂ | 15 ತತಃ ಸ ತೇಷಾಂ ಗಾತ್ರೇಷು ಹಸ್ತಂ  
ದತ್ತಾ ತಸ್ಮಾತ್ ಸ್ಥಾನಾತ್ ಪ್ರತಸ್ಥೇ | 16 ಅಪರಮ್ ಏಕ ಆಗತ್ಯ ತಂ  
ಪಪ್ರಚ್ಛ, ಹೇ ಪರಮಗುರೋ, ಅನನ್ತಾಯುಃ ಪ್ರಾಪ್ತುಂ ಮಯಾ ಕಿಂ ಕಿಂ  
ಸತ್ಕರ್ಮ ಕರ್ತವ್ಯಂ? (aiōnios g166) 17 ತತಃ ಸ ಉವಾಚ, ಮಾಂ

ಪರಮಂ ಕುತೋ ವದಸಿ? ವಿನೇಶ್ವರಂ ನ ಕೋಪಿ ಪರಮಃ, ಕಿನ್ನು  
 ಯದ್ಯನನ್ತಾಯುಃ ಪ್ರಾಪ್ತಂ ವಾಙ್ಘಸಿ, ತರ್ಹ್ಯಾಜ್ಞಾಃ ಪಾಲಯ | 18 ತದಾ  
 ಸ ಪೃಷ್ಠವಾನ್, ಕಾಃ ಕಾ ಆಜ್ಞಾಃ? ತತೋ ಯೀಶುಃ ಕಥಿತವಾನ್, ನರಂ  
 ಮಾ ಹನ್ಯಾಃ, ಪರದಾರಾನ್ ಮಾ ಗಚ್ಛೇಃ, ಮಾ ಚೋರಯೇಃ,  
 ಮೃಷಾಸಾಕ್ಷ್ಯಂ ಮಾ ದದ್ಯಾಃ, 19 ನಿಜಪಿತರೌ ಸಂಮನ್ಯಸ್ವ,  
 ಸ್ವಸಮೀಪವಾಸಿನಿ ಸ್ವವತ್ ಪ್ರೇಮ ಕುರು | 20 ಸ ಯುವಾ ಕಥಿತವಾನ್,  
 ಆ ಬಾಲ್ಯಾದ್ ಏತಾಃ ಪಾಲಯಾಮಿ, ಇದಾನೀಂ ಕಿಂ ನ್ಯೂನಮಾಸ್ತೇ?  
 21 ತತೋ ಯೀಶುರವದತ್, ಯದಿ ಸಿದ್ಧೋ ಭವಿತುಂ ವಾಙ್ಘಸಿ, ತರ್ಹಿ  
 ಗತ್ವಾ ನಿಜಸರ್ವಸ್ವಂ ವಿಕ್ರಿಯ ದರಿದ್ರೇಭ್ಯೋ ವಿತರ, ತತಃ ಸ್ವರ್ಗೇ ವಿತ್ತಂ  
 ಲಪ್ಸ್ಯಸೇ; ಆಗಚ್ಛ, ಮತ್ಪಶ್ಚಾದ್ವರ್ತಿ ಚ ಭವ | 22 ಏತಾಂ ವಾಚಂ ಶ್ರುತ್ವಾ  
 ಸ ಯುವಾ ಸ್ವೀಯಬಹುಸಮ್ಪತ್ತೇರ್ ವಿಷಣಃ ಸನ್ ಚಲಿತವಾನ್ | 23  
 ತದಾ ಯೀಶುಃ ಸ್ತಶಿಷ್ಯಾನ್ ಅವದತ್, ಧನಿನಾಂ ಸ್ವರ್ಗರಾಜ್ಯಪ್ರವೇಶೋ  
 ಮಹಾದುಷ್ಕರ ಇತಿ ಯುಷ್ಮಾನಹಂ ತಥ್ಯಂ ವದಾಮಿ | 24 ಪುನರಪಿ  
 ಯುಷ್ಮಾನಹಂ ವದಾಮಿ, ಧನಿನಾಂ ಸ್ವರ್ಗರಾಜ್ಯಪ್ರವೇಶಾತ್  
 ಸೂಚೀಛಿದ್ರೇಣ ಮಹಾಜ್ಞಗಮನಂ ಸುಕರಂ | 25 ಇತಿ ವಾಕ್ಯಂ ನಿಶಮ್ಯ  
 ಶಿಷ್ಯಾ ಅತಿಚಮತ್ಕೃತ್ಯ ಕಥಯಾಮಾಸುಃ; ತರ್ಹಿ ಕಸ್ಯ ಪರಿತ್ರಾಣಂ  
 ಭವಿತುಂ ಶಕ್ನೋತಿ? 26 ತದಾ ಸ ತಾನ್ ದೃಷ್ಟ್ವಾ ಕಥಯಾಮಾಸ, ತತ್  
 ಮಾನುಷಾಣಾಮಶಕ್ಯಂ ಭವತಿ, ಕಿನ್ತ್ವೀಶ್ವರಸ್ಯ ಸರ್ವ್ವಂ ಶಕ್ಯಮ್ | 27  
 ತದಾ ಪಿತರಸ್ತಂ ಗದಿತವಾನ್, ಪಶ್ಯ ವಯಂ ಸರ್ವ್ವಂ ಪರಿತ್ಯಜ್ಯ ಭವತಃ  
 ಪಶ್ಚಾದ್ವರ್ತಿನೋಽಭವಾಮ; ವಯಂ ಕಿಂ ಪ್ರಾಪ್ಸ್ಯಾಮಃ? 28 ತತೋ  
 ಯೀಶುಃ ಕಥಿತವಾನ್, ಯುಷ್ಮಾನಹಂ ತಥ್ಯಂ ವದಾಮಿ,  
 ಯೂಯಂ ಮಮ ಪಶ್ಚಾದ್ವರ್ತಿನೋ ಜಾತಾ ಇತಿ ಕಾರಣಾತ್  
 ನವೀನಸೃಷ್ಟಿಕಾಲೇ ಯದಾ ಮನುಜಸುತಃ ಸ್ವೀಯೈಶ್ಚರ್ಯ್ಯಸಿಂಹಾಸನ  
 ಉಪವೇಕ್ಷ್ಯತಿ, ತದಾ ಯೂಯಮಪಿ ದ್ವಾದಶಸಿಂಹಾಸನೇಷೂಪವಿಶ್ಯ  
 ಇಸ್ರಾಯೇಲೀಯದ್ವಾದಶವಂಶಾನಾಂ ವಿಚಾರಂ ಕರಿಷ್ಯಥ | 29 ಅನ್ಯಚ್ಛ  
 ಯಃ ಕಶ್ಚಿತ್ ಮಮ ನಾಮಕಾರಣಾತ್ ಗೃಹಂ ವಾ ಭ್ರಾತರಂ ವಾ  
 ಭಗಿನೀಂ ವಾ ಪಿತರಂ ವಾ ಮಾತರಂ ವಾ ಜಾಯಾಂ ವಾ ಬಾಲಕಂ ವಾ  
 ಭೂಮಿಂ ಪರಿತ್ಯಜತಿ, ಸ ತೇಷಾಂ ಶತಗುಣಂ ಲಪ್ಸ್ಯತೇ,  
 ಅನನ್ತಾಯುಮೋಽಧಿಕಾರಿತ್ವಂ ಪ್ರಾಪ್ಸ್ಯತಿ | (aiōnios g166) 30 ಕಿನ್ನು

ಅಗ್ರೀಯಾ ಅನೇಕೇ ಜನಾಃ ಪಶ್ಚಾತ್, ಪಶ್ಚಾತೀಯಾಶ್ಚಾನೇಕೇ ಲೋಕಾ  
ಅಗ್ರೇ ಭವಿಷ್ಯನ್ತಿ |

**20** ಸ್ವರ್ಗರಾಜ್ಯಮ್ ಏತಾದೃಶಾ ಕೇನಚಿದ್ ಗೃಹಸ್ಯೇನ  
ಸಮಂ, ಯೋಽತಿಪ್ರಭಾತೇ ನಿಜದ್ರಾಕ್ಷಾಕ್ಷೇತ್ರೇ ಕೃಷಕಾನ್  
ನಿಯೋಕ್ತುಂ ಗತವಾನ್ | 2 ಪಶ್ಚಾತ್ ತೈಃ ಸಾಕಂ ದಿನೈಕಭೃತಿಂ  
ಮುದ್ರಾಚತುರ್ಥಾಂಶಂ ನಿರೂಪ್ಯ ತಾನ್ ದ್ರಾಕ್ಷಾಕ್ಷೇತ್ರಂ  
ಪ್ರೇರಯಾಮಾಸ | 3 ಅನಂತರಂ ಪ್ರಹರೈಕವೇಲಾಯಾಂ ಗತ್ವಾ ಹಟ್ಟೀ  
ಕತಿಪಯಾನ್ ನಿಷ್ಕರ್ಮಕಾನ್ ವಿಲೋಕ್ಯ ತಾನವದತ್, 4  
ಯೂಯಮಪಿ ಮಮ ದ್ರಾಕ್ಷಾಕ್ಷೇತ್ರಂ ಯಾತ, ಯುಷ್ಮಭ್ಯಮಹಂ  
ಯೋಗ್ಯಭೃತಿಂ ದಾಸ್ಯಾಮಿ, ತತಸ್ತೇ ವವ್ರಜುಃ | 5 ಪುನಶ್ಚ ಸ  
ದ್ವಿತೀಯತೃತೀಯಯೋಃ ಪ್ರಹರಯೋರ್ಬಹಿ ಗತ್ವಾ ತಥೈವ  
ಕೃತವಾನ್ | 6 ತತೋ ದಣ್ಡದ್ವಯಾವಶಿಷ್ಟಾಯಾಂ ವೇಲಾಯಾಂ ಬಹಿ  
ಗತ್ವಾಪರಾನ್ ಕತಿಪಯಜನಾನ್ ನಿಷ್ಕರ್ಮಕಾನ್ ವಿಲೋಕ್ಯ  
ಪೃಷ್ಟವಾನ್, ಯೂಯಂ ಕಿಮರ್ಥಮ್ ಅತ್ರ ಸರ್ವಂ ದಿನಂ  
ನಿಷ್ಕರ್ಮಾಣಸ್ತಿಷ್ಠಥ? 7 ತೇ ಪ್ರತ್ಯವದನ್, ಅಸ್ಮಾನ್ ನ ಕೋಪಿ  
ಕರ್ಮಮಣಿ ನಿಯುಂಕ್ಷೇ | ತದಾನೀಂ ಸ ಕಥಿತವಾನ್, ಯೂಯಮಪಿ  
ಮಮ ದ್ರಾಕ್ಷಾಕ್ಷೇತ್ರಂ ಯಾತ, ತೇನ ಯೋಗ್ಯಾಂ ಭೃತಿಂ ಲಪ್ಸ್ಯಥ | 8  
ತದನಂತರಂ ಸನ್ಧ್ಯಾಯಾಂ ಸತ್ಯಾಂ ಸಏವ ದ್ರಾಕ್ಷಾಕ್ಷೇತ್ರಪತಿರದ್ಯಕ್ಷಂ  
ಗದಿವಾನ್, ಕೃಷಕಾನ್ ಆಹೂಯ ಶೇಷಜನಮಾರಭ್ಯ ಪ್ರಥಮಂ  
ಯಾವತ್ ತೇಭ್ಯೋ ಭೃತಿಂ ದೇಹಿ | 9 ತೇನ ಯೇ ದಣ್ಡದ್ವಯಾವಸ್ಥಿತೇ  
ಸಮಾಯಾತಾಸ್ತೇಷಾಮ್ ಏಕೈಕೋ ಜನೋ ಮುದ್ರಾಚತುರ್ಥಾಂಶಂ  
ಪ್ರಾಪ್ನೋತ್ | 10 ತದಾನೀಂ ಪ್ರಥಮನಿಯುಕ್ತಾ ಜನಾ  
ಆಗತ್ಯಾನುಮಿತವನ್ನೋ ವಯಮಧಿಕಂ ಪ್ರಪ್ಸಾಮಃ, ಕಿನ್ನು ತೈರಪಿ  
ಮುದ್ರಾಚತುರ್ಥಾಂಶೋಽಲಾಭಿ | 11 ತತಸ್ತೇ ತಂ ಗೃಹೀತ್ವಾ ತೇನ  
ಕ್ಷೇತ್ರಪತಿನಾ ಸಾಕಂ ವಾಗ್ಬುದ್ಧಂ ಕುರ್ವನ್ತಃ ಕಥಯಾಮಾಸುಃ, 12  
ವಯಂ ಕೃತ್ಸಂ ದಿನಂ ತಾಪಕ್ಷೇಶೌ ಸೋಢವನ್ತಃ, ಕಿನ್ನು ಪಶ್ಚಾತಾಯಾ  
ಸೇ ಜನಾ ದಣ್ಡದ್ವಯಮಾತ್ರಂ ಪರಿಶ್ರಾಂತವನ್ತಸ್ತೇಽಸ್ಮಾಭಿಃ  
ಸಮಾನಾಂಶಾಃ ಕೃತಾಃ | 13 ತತಃ ಸ ತೇಷಾಮೇಕಂ ಪ್ರತ್ಯುವಾಚ, ಹೇ  
ವತ್ಸ ಮಯಾ ತ್ವಾಂ ಪ್ರತಿ ಕೋಪ್ಯನ್ಯಾಯೋ ನ ಕೃತಃ ಕಿಂ ತ್ವಯಾ

ಮತ್ತಮಕ್ಷಂ ಮುದ್ರಾಚತುರ್ಥಾಂಶೋ ನಾಜ್ಞೇಕೃತಃ? 14 ತಸ್ಮಾತ್  
 ತವ ಯತ್ ಪ್ರಾಪ್ಯಂ ತದಾದಾಯ ಯಾಹಿ, ತುಭ್ಯಂ ಯತಿ,  
 ಪಶ್ಚಾತೀಯನಿಯುಕ್ತಲೋಕಾಯಾಪಿ ತತಿ ದಾತುಮಿಚ್ಛಾಮಿ | 15  
 ಸ್ವೇಚ್ಛಯಾ ನಿಜದ್ರವ್ಯವಹರಣಂ ಕಿಂ ಮಯಾ ನ ಕರ್ತವ್ಯಂ? ಮಮ  
 ದಾತೃತ್ವಾತ್ ತ್ವಯಾ ಕಿಮ್ ಈರ್ಷ್ಯಾದೃಷ್ಟಿಃ ಕ್ರಿಯತೇ? 16  
 ಇತ್ಥಮ್ ಅಗ್ರೀಯಲೋಕಾಃ ಪಶ್ಚತೀಯಾ ಭವಿಷ್ಯನ್ತಿ,  
 ಪಶ್ಚಾತೀಯಜನಾಶ್ಚಗ್ರೀಯಾ ಭವಿಷ್ಯನ್ತಿ, ಅಹಂತಾ ಬಹವಃ ಕಿನ್ತ್ವಲ್ಪೇ  
 ಮನೋಭಿಲಷಿತಾಃ | 17 ತದನನ್ತರಂ ಯೇಶು ಯಿರೂಶಾಲಮ್ಮಗರಂ  
 ಗಚ್ಛನ್ ಮಾರ್ಗಮಧ್ಯೇ ಶಿಷ್ಯಾನ್ ಏಕಾನ್ತೇ ವಭಾಷೇ, 18 ಪಶ್ಯ ವಯಂ  
 ಯಿರೂಶಾಲಮ್ಮಗರಂ ಯಾಮಃ, ತತ್ರ ಪ್ರಧಾನಯಾಜಕಾಧ್ಯಾಪಕಾನಾಂ  
 ಕರೇಷು ಮನುಷ್ಯಪುತ್ರಃ ಸಮರ್ಪಿಷ್ಯತೇ; 19 ತೇ ಚ ತಂ  
 ಹನ್ತುಮಾಜ್ಞಾಪ್ಯ ತಿರಸ್ಕೃತ್ಯ ವೇತ್ರೇಣ ಪ್ರಹರ್ತುಂ ಕ್ರುಶೇ  
 ಧಾತಯಿತು ಇಷ್ಟಾದೇಶೀಯಾನಾಂ ಕರೇಷು ಸಮರ್ಪಯಿಷ್ಯನ್ತಿ, ಕಿನ್ತು ಸ  
 ತೃತೀಯದಿವಸೇ ಶ್ಮಶಾನಾದ್ ಉತ್ಥಾಪಿಷ್ಯತೇ | 20 ತದಾನೀಂ  
 ಸಿವದೀಯಸ್ಯ ನಾರೀ ಸ್ವಪುತ್ರಾವಾದಾಯ ಯೀಶೋಃ ಸಮೀಪಮ್ ಏತ್ಯ  
 ಪ್ರಣಮ್ಯ ಕಣ್ಣನಾನುಗ್ರಹಂ ತಂ ಯಯಾಚೇ | 21 ತದಾ ಯೀಶುಸ್ತಾಂ  
 ಪ್ರೋಕ್ತವಾನ್, ತ್ವಂ ಕಿಂ ಯಾಚಸೇ? ತತಃ ಸಾ ಬಭಾಷೇ, ಭವತೋ  
 ರಾಜತ್ವೇ ಮಮಾನಯೋಃ ಸುತಯೋರೇಕಂ ಭವದ್ವಕ್ಷಿಣಪಾರ್ಶ್ವೇ  
 ದ್ವಿತೀಯಂ ವಾಮಪಾರ್ಶ್ವ ಉಪವೇಷ್ಟುಮ್ ಆಜ್ಞಾಪಯತು | 22  
 ಯೀಶುಃ ಪ್ರತ್ಯುವಾಚ, ಯುವಾಭ್ಯಾಂ ಯದ್ ಯಾಚ್ಯತೇ, ತನ್ನ  
 ಬುದ್ಧತೇ, ಅಹಂ ಯೇನ ಕಂಸೇನ ಪಾಸ್ಯಾಮಿ ಯುವಾಭ್ಯಾಂ ಕಿಂ ತೇನ  
 ಪಾತುಂ ಶಕ್ಯತೇ? ಅಹ ಇ ಯೇನ ಮಜ್ಜೇನೇನ ಮಜ್ಜಿಷ್ಯೇ,  
 ಯುವಾಭ್ಯಾಂ ಕಿಂ ತೇನ ಮಜ್ಜಯಿತುಂ ಶಕ್ಯತೇ? ತೇ ಜಗದುಃ ಶಕ್ಯತೇ |  
 23 ತದಾ ಸ ಉಕ್ತವಾನ್, ಯುವಾಂ ಮಮ ಕಂಸೇನಾವಶ್ಯಂ ಪಾಸ್ಯಥಃ,  
 ಮಮ ಮಜ್ಜನೇನ ಚ ಯುವಾಮಪಿ ಮಜ್ಜಿಷ್ಯೇಥೇ, ಕಿನ್ತು ಯೇಷಾಂ  
 ಕೃತೇ ಮತ್ತಾತೇನ ನಿರೂಪಿತಮ್ ಇದಂ ತಾನ್ ವಿಹಾಯಾನ್ಯಂ ಕಮಪಿ  
 ಮದ್ವಕ್ಷಿಣಪಾರ್ಶ್ವೇ ವಾಮಪಾರ್ಶ್ವೇ ಚ ಸಮುಪವೇಶಯಿತುಂ  
 ಮಮಾಧಿಕಾರೋ ನಾಸ್ತಿ | 24 ಏತಾಂ ಕಥಾಂ ಶ್ರುತ್ವಾನ್ಯೇ  
 ದಶಶಿಷ್ಯಾಸ್ತೌ ಭ್ರಾತರೌ ಪ್ರತಿ ಚುಕುಪುಃ | 25 ಕಿನ್ತು ಯೀಶುಃ

ಸ್ವಸಮೀಪಂ ತಾನಾಹೂಯ ಜಗಾದ, ಅನ್ಯದೇಶೀಯಲೋಕಾನಾಂ  
ನರಪತಯಸ್ತಾನ್ ಅಧಿಕುರ್ವನ್ತಿ, ಯೇ ತು ಮಹಾನ್ತಸ್ತೇ ತಾನ್ ಶಾಸತಿ,  
ಇತಿ ಯೂಯಂ ಜಾನೀಥ | 26 ಕಿನ್ನು ಯುಷ್ಮಾಕಂ ಮಧ್ಯೇ ನ ತಥಾ  
ಭವೇತ್, ಯುಷ್ಮಾಕಂ ಯಃ ಕಶ್ಚಿತ್ ಮಹಾನ್ ಬುಭೂಷತಿ, ಸ  
ಯುಷ್ಮಾನ್ ಸೇವೇತ; 27 ಯಶ್ಚ ಯುಷ್ಮಾಕಂ ಮಧ್ಯೇ ಮುಖ್ಯೋ  
ಬುಭೂಷತಿ, ಸ ಯುಷ್ಮಾಕಂ ದಾಸೋ ಭವೇತ್ | 28 ಇತ್ಥಂ  
ಮನುಜಪುತ್ರಃ ಸೇವ್ಯೋ ಭವಿತುಂ ನಹಿ, ಕಿನ್ನು ಸೇವಿತುಂ ಬಹೂನಾಂ  
ಪರಿತ್ರಾಣಮೂಲ್ಯಾರ್ಥಂ ಸ್ವಪ್ರಾಣಾನ್ ದಾತುಂ ಇಚ್ಛಾಂತಃ | 29 ಅನನ್ತರಂ  
ಯಿರೀಹೋನಗರಾತ್ ತೇಷಾಂ ಬಹಿರ್ಗಮನಸಮಯೇ ತಸ್ಯ ಪಶ್ಚಾದ್  
ಬಹವೋ ಲೋಕಾ ವಪ್ರಜುಃ | 30 ಅಪರಂ ವರ್ತಮಾನ್ ಉಪವಿಶನ್ತೌ  
ದ್ವಾವನ್ತೌ ತೇನ ಮಾರ್ಗೇಣ ಯೀಶೋ ಗಮನಂ ನಿಶಮ್ಯ ಪ್ರೋಚ್ಛತಿಃ  
ಕಥಯಾಮಾಸತುಃ, ಹೇ ಪ್ರಭೋ ದಾಯೂದಃ ಸನ್ತಾನ,  
ಆವಯೋ ದರ್ಯಾಂ ವಿಧೇಹಿ | 31 ತತೋ ಲೋಕಾಃ ಸರ್ವೇ  
ತುಷ್ಟೀಮ್ಭವತಮಿತ್ಯುಕ್ತ್ವಾ ತೌ ತರ್ಜಯಾಮಾಸುಃ; ತಥಾಪಿ ತೌ  
ಪುನರುಚ್ಛತಿಃ ಕಥಯಾಮಾಸತುಃ ಹೇ ಪ್ರಭೋ ದಾಯೂದಃ ಸನ್ತಾನ,  
ಆವಾಂ ದಯಸ್ವ | 32 ತದಾನೀಂ ಯೀಶುಃ ಸ್ಥಗಿತಃ ಸನ್ ತಾವಾಹೂಯ  
ಭಾಷಿತವಾನ್, ಯುವಯೋಃ ಕೃತೇ ಮಯಾ ಕಿಂ ಕರ್ತವ್ಯಂ?  
ಯುವಾಂ ಕಿಂ ಕಾಮಯೇಥೇ? 33 ತದಾ ತಾವುಕ್ತವನ್ತೌ, ಪ್ರಭೋ  
ನೇತ್ರಾಣಿ ನೌ ಪ್ರಸನ್ನಾನಿ ಭವೇಯುಃ | 34 ತದಾನೀಂ ಯೀಶುಸ್ತೌ ಪ್ರತಿ  
ಪ್ರಮನ್ನಃ ಸನ್ ತಯೋ ನೇತ್ರಾಣಿ ಪಸ್ಪರ್ಶ, ತೇನೈವ ತೌ  
ಸುವೀಕ್ಷಾಣ್ಣಕ್ರಾತೇ ತತ್ಪಶ್ಚಾತ್ ಜಗ್ಮತುಶ್ಚ |

**21** ಅನನ್ತರಂ ತೇಷು ಯಿರೂಶಾಲಮ್ಮಗರಸ್ಯ ಸಮೀಪವೇರ್ತಿನೋ  
ಜೈತುನನಾಮಕಧರಾಧರಸ್ಯ ಸಮೀಪಸ್ಥಿಂ ಬೈತ್ಥಗಿಗ್ರಾಮಮ್  
ಆಗತೇಷು, ಯೀಶುಃ ಶಿಷ್ಯದ್ವಯಂ ಪ್ರೇಷಯನ್ ಜಗಾದ, 2 ಯುವಾಂ  
ಸಮ್ಮುಖಸ್ಥಗ್ರಾಮಂ ಗತ್ವಾ ಬದ್ಧಾಂ ಯಾಂ ಸವತ್ಸಾಂ ಗರ್ಧಭೀಂ  
ಹರಾತ್ ಪ್ರಾಪ್ಸ್ಯಥಃ, ತಾಂ ಮೋಚಯಿತ್ವಾ ಮದನ್ತಿಕಮ್ ಆನಯತಂ |  
3 ತತ್ರ ಯದಿ ಕಶ್ಚಿತ್ ಕಿಚ್ಛಿದ್ ವಕ್ಷ್ಯತಿ, ತರ್ಹಿ ವದಿಷ್ಯಥಃ, ಏತಸ್ಯಾಂ  
ಪ್ರಭೋಃ ಪ್ರಯೋಜನಮಾಸ್ತೇ, ತೇನ ಸ ತತ್ಕ್ಷಣಾತ್ ಪ್ರಹೇಷ್ಯತಿ | 4  
ಸೀಯೋನಃ ಕನ್ಯಕಾಂ ಯೂಯಂ ಭಾಷದ್ವಮಿತಿ ಭಾರತೀಂ | ಪಶ್ಯ ತೇ

ನಮ್ರಶೀಲಃ ಸನ್ ನೃಪ ಆರುಹ್ಯ ಗರ್ಧಭೀಂ | ಅರ್ಥಾದಾರುಹ್ಯ  
 ತದ್ವತ್ಸಮಾಯಾಸ್ಯತಿ ತ್ವದಂತಿಕಂ | 5 ಭವಿಷ್ಯದ್ವಾದಿನೋಕ್ತಂ  
 ವಚನಮಿದಂ ತದಾ ಸಫಲಮಭೂತ್ | 6 ಅನನ್ತರಂ ತೌ ಶ್ವಿಯೀಶೋ  
 ಯಥಾನಿದೇಶಂ ತಂ ಗ್ರಾಮಂ ಗತ್ವಾ 7 ಗರ್ಧಭೀಂ ತದ್ವತ್ಸಂಘ  
 ಸಮಾನೀತವನ್ತೌ, ಪಶ್ಚಾತ್ ತದುಪರಿ ಸ್ವೀಯವಸನಾನೀ ಪಾತಯಿತ್ವಾ  
 ತಮಾರೋಹಯಾಮಾಸತುಃ | 8 ತತೋ ಬಹವೋ ಲೋಕಾ  
 ನಿಜವಸನಾನಿ ಪಥಿ ಪ್ರಸಾರಯಿತುಮಾರೇಭಿರೇ, ಕತಿಪಯಾ ಜನಾಶ್ಚ  
 ಪಾದಪಪರ್ಣಾದಿಕಂ ಲಿತ್ವಾ ಪಥಿ ವಿಸ್ತಾರಯಾಮಾಸುಃ | 9  
 ಅಗ್ರಗಾಮಿನಃ ಪಶ್ಚಾದ್ಗಾಮಿನಶ್ಚ ಮನುಜಾ ಉಚ್ಚೈರ್ಜಯ ಜಯ  
 ದಾಯೂದಃ ಸನ್ತಾನೇತಿ ಜಗದುಃ ಪರಮೇಶ್ವರಸ್ಯ ನಾಮ್ನಾ ಯ  
 ಆಯಾತಿ ಸ ಧನ್ಯಃ, ಸರ್ವೋಪರಿಸ್ಥಸ್ಥರ್ಗೇಪಿ ಜಯತಿ | 10 ಇತ್ಥಂ  
 ತಸ್ಮಿನ್ ಯಿರೂಶಾಲಮಂ ಪ್ರವಿಷ್ಟೇ ಕೋಽಯಮಿತಿ ಕಥನಾತ್ ಕೃತ್ಸಂ  
 ನಗರಂ ಚಿಹ್ನಲಮಭವತ್ | 11 ತತ್ರ ಲೋಕೋಃ ಕಥಯಾಮಾಸುಃ,  
 ಏಷ ಗಾಲೀಲ್ಯದೇಶೀಯ-ನಾಸರತೀಯ-ಭವಿಷ್ಯದ್ವಾದೀ ಯೀಶುಃ | 12  
 ಅನನ್ತರಂ ಯೀಶುರೀಶ್ವರಸ್ಯ ಮನ್ದಿರಂ ಪ್ರವಿಶ್ಯ ತನ್ಮಧ್ಯಾತ್  
 ಕ್ರಯವಿಕ್ರಯಿಣೋ ವಹಿಶ್ಚಕಾರ; ವಣಿಜಾಂ ಮುದ್ರಾಸನಾನೀ  
 ಕಪೋತವಿಕ್ರಯಿಣಾಞ್ಚಸನಾನೀ ಚ ನ್ಯವ್ವಯಾಮಾಸ | 13 ಅಪರಂ  
 ತಾನುವಾಚ, ಏಷಾ ಲಿಪಿರಾಸ್ತೇ, "ಮಮ ಗೃಹಂ ಪ್ರಾರ್ಥನಾಗೃಹಮಿತಿ  
 ವಿಖ್ಯಾಸ್ಯತಿ", ಕಿಂತು ಯೂಯಂ ತದ್ ದಸ್ಯೂನಾಂ ಗಹ್ವರಂ ಕೃತವನ್ತಃ |  
 14 ತದನನ್ತರಮ್ ಅನ್ಲಖಿಷ್ಯಲೋಕಾಸ್ತಸ್ಯ ಸಮೀಪಮಾಗತಾಃ, ಸ ತಾನ್  
 ನಿರಾಮಯಾನ್ ಕೃತವಾನ್ | 15 ಯದಾ ಪ್ರಧಾನಯಾಜಕಾ  
 ಅಧ್ಯಾಪಕಾಶ್ಚ ತೇನ ಕೃತಾನ್ಯೇತಾನಿ ಚಿತ್ರಕರ್ಮಾಣಿ ದದೃಶುಃ, ಜಯ  
 ಜಯ ದಾಯೂದಃ ಸನ್ತಾನ, ಮನ್ದಿರೇ ಬಾಲಕಾನಾಮ್ ಏತಾದೃಶಮ್  
 ಉಚ್ಚದ್ಧನಿಂ ಶುಶ್ರುವುಶ್ಚ, ತದಾ ಮಹಾಕೃದ್ಧಾ ಬಭೂವಃ, 16 ತಂ  
 ಪಪ್ರಚ್ಛುಶ್ಚ, ಇಮೇ ಯದ್ ವದನ್ತಿ, ತತ್ ಕಿಂ ತ್ವಂ ಶೃಣೋಷಿ? ತತೋ  
 ಯೀಶುಸ್ತಾನ್ ಅವೋಚತ್, ಸತ್ಯಮ್; ಸ್ವನ್ಯಪಾಯಿಶಿಶೂನಾಞ್ಚ  
 ಬಾಲಕಾನಾಞ್ಚ ವಕ್ರತಃ | ಸ್ವಕೀಯಂ ಮಹಿಮಾನಂ ತ್ವಂ  
 ಸಂಪ್ರಕಾಶಯಸಿ ಸ್ವಯಂ | ಏತದ್ವಾಕ್ಯಂ ಯೂಯಂ ಕಿಂ ನಾಪರತ? 17  
 ತತಸ್ತಾನ್ ವಿಹಾಯ ಸ ನಗರಾದ್ ಬೈಥನಿಯಾಗ್ರಾಮಂ ಗತ್ವಾ ತತ್ರ

ರಜನೀಂ ಯಾಪಯಾಮಾಸ | 18 ಅನನ್ತರಂ ಪ್ರಭಾತೇ ಸತಿ ಯೀಶುಃ  
 ಪುನರಪಿ ನಗರಮಾಗಚ್ಛನ್ ಕ್ಷುಧಾತೋರ್ ಬಭೂವ | 19 ತತೋ  
 ಮಾರ್ಗಪಾರ್ಶ್ವ ಉಡುಮ್ಬರವೃಕ್ಷಮೇಕಂ ವಿಲೋಕ್ಯ ತತ್ಸಮೀಪಂ ಗತ್ವಾ  
 ಪತ್ರಾಣಿ ವಿನಾ ಕಿಮಪಿ ನ ಪ್ರಾಪ್ಯ ತಂ ಪಾದಪಂ ಪ್ರೋವಾಚ,  
 ಅದ್ಯಾರಭ್ಯ ಕದಾಪಿ ತ್ವಯಿ ಫಲಂ ನ ಭವತು; ತೇನ ತತ್ಕ್ಷಣಾತ್ ಸ  
 ಉಡುಮ್ಬರಮಾಹೀರುಹಃ ಶುಷ್ಕತಾಂ ಗತಃ | (aiṛṇ 165) 20 ತದ್  
 ದೃಷ್ಟ್ವಾ ಶಿಷ್ಯಾ ಆಶ್ಚರ್ಯಂ ವಿಜ್ಞಾಯ ಕಥಯಾಮಾಸುಃ, ಆಃ,  
 ಉಡುಮ್ಬರಪಾದಪೋಽತಿತೂರ್ಣಂ ಶುಷ್ಕೋಽಭವತ್ | 21  
 ತತೋ ಯೀಶುಸ್ತಾನುವಾಚ, ಯುಷ್ಮಾನಹಂ ಸತ್ಯಂ ವದಾಮಿ,  
 ಯದಿ ಯೂಯಮಸನ್ನಿಗ್ಧಾಃ ಪ್ರತೀಥ, ತರ್ಹಿ ಯೂಯಮಪಿ  
 ಕೇವಲೋಡುಮ್ಬರಪಾದಪಂ ಪ್ರತೀತ್ಥಂ ಕರ್ತುಂ ಶಕ್ಯಥ, ತನ್ಮ ತ್ವಂ  
 ಚಲಿತ್ವಾ ಸಾಗರೇ ಪತೇತಿ ವಾಕ್ಯಂ ಯುಷ್ಮಾಭಿರಸ್ಮಿನ ಶೈಲೇ ಪ್ರೋಕ್ತೇಪಿ  
 ತದೈವ ತದ್ ಘಟಿಷ್ಯತೇ | 22 ತಥಾ ವಿಶ್ವಸ್ಯ ಪ್ರಾರ್ಥ್ಯ ಯುಷ್ಮಾಭಿ  
 ಯದ್ ಯಾಚಿಷ್ಯತೇ, ತದೇವ ಪ್ರಾಪ್ಸ್ಯತೇ | 23 ಅನನ್ತರಂ ಮನ್ನಿರಂ  
 ಪ್ರವಿಶ್ಯೋಪದೇಶನಸಮಯೇ ತತ್ಸಮೀಪಂ ಪ್ರಧಾನಯಾಜಕಾಃ  
 ಪ್ರಾಚೀನಲೋಕಾಶ್ಚಾಗತ್ಯ ಪಪ್ರಚ್ಛುಃ, ತ್ವಯಾ ಕೇನ ಸಾಮರ್ಥ್ಯನೈತಾನಿ  
 ಕರ್ಮಾಣಿ ಕ್ರಿಯಂತೇ? ಕೇನ ವಾ ತುಭ್ಯಮೇತಾನಿ ಸಾಮರ್ಥ್ಯಾನಿ  
 ದತ್ತಾನಿ? 24 ತತೋ ಯೀಶುಃ ಪ್ರತ್ಯವದತ್, ಅಹಮಪಿ ಯುಷ್ಮಾನ್  
 ವಾಚಮೇಕಾಂ ಪೃಚ್ಛಾಮಿ, ಯದಿ ಯೂಯಂ ತದುತ್ತರಂ ದಾತುಂ  
 ಶಕ್ಯಥ, ತದಾ ಕೇನ ಸಾಮರ್ಥ್ಯೇನ ಕರ್ಮಾಣೈತಾನಿ ಕರೋಮಿ,  
 ತದಹಂ ಯುಷ್ಮಾನ್ ವಕ್ಷ್ಯಾಮಿ | 25 ಯೋಹನೋ ಮಜ್ಜನಂ  
 ಕಸ್ಯಾಜ್ಞಯಾಭವತ್? ಕಿಮೀಶ್ವರಸ್ಯ ಮನುಷ್ಯಸ್ಯ ವಾ? ತತಸ್ತೇ ಪರಸ್ಪರಂ  
 ವಿವಿಚ್ಯ ಕಥಯಾಮಾಸುಃ, ಯದೀಶ್ವರಸ್ಯೇತಿ ವದಾಮಸ್ತರ್ಹಿ ಯೂಯಂ  
 ತಂ ಕುತೋ ನ ಪ್ರತ್ಯೈತ? ವಾಚಮೇತಾಂ ವಕ್ಷ್ಯತಿ | 26 ಮನುಷ್ಯಸ್ಯೇತಿ  
 ವಕ್ತುಮಪಿ ಲೋಕೇಭ್ಯೋ ಬಿಭೀಮಃ, ಯತಃ ಸರ್ವೈರಪಿ ಯೋಹನ್  
 ಭವಿಷ್ಯದ್ವಾದೀತಿ ಜ್ಞಾಯತೇ | 27 ತಸ್ಮಾತ್ ತೇ ಯೀಶುಂ ಪ್ರತ್ಯವದನ್,  
 ತದ್ ವಯಂ ನ ವಿದ್ಮಃ | ತದಾ ಸ ತಾನುಕ್ತವಾನ್, ತರ್ಹಿ ಕೇನ  
 ಸಾಮರಥ್ಯೇನ ಕರ್ಮಾಣೈತಾನ್ಯಹಂ ಕರೋಮಿ, ತದಪ್ಯಹಂ  
 ಯುಷ್ಮಾನ್ ನ ವಕ್ಷ್ಯಾಮಿ | 28 ಕಸ್ಯಚಿಜ್ಜನಸ್ಯ ದ್ವೌ ಸುತಾವಾಸ್ತಾಂ ಸ ಏಕಸ್ಯ



ಸುತಸ್ಯ ಸಮೀಪಂ ಗತ್ವಾ ಜಗಾದ, ಹೇ ಸುತ, ತ್ವಮದ್ಯ ಮಮ  
 ದ್ರಾಕ್ಷಾಕ್ಷೇತ್ರೇ ಕರ್ಮ್ಯ ಕರ್ತುಂ ವ್ರಜ | 29 ತತಃ ಸ ಉಕ್ತವಾನ್, ನ  
 ಯಾಸ್ಯಾಮಿ, ಕಿನ್ನು ಶೇಷೇಽನುತಪ್ಯ ಜಗಾಮ | 30 ಅನನ್ತರಂ  
 ಸೋನ್ಯಸುತಸ್ಯ ಸಮೀಪಂ ಗತ್ವಾ ತಥೈವ ಕಥಿವಾನ್; ತತಃ ಸ  
 ಪ್ರತ್ಯುವಾಚ, ಮಹೇಚ್ಛ ಯಾಮಿ, ಕಿನ್ನು ನ ಗತಃ | 31 ಏತಯೋಃ  
 ಪುತ್ರಯೋ ಮರ್ದ್ಯೇ ಪಿತುರಭಿಮತಂ ಕೇನ ಪಾಲಿತಂ? ಯುಷ್ಮಾಭಿಃ  
 ಕಿಂ ಬುದ್ಧತೇ? ತತಸ್ತೇ ಪ್ರತ್ಯುಚುಃ, ಪ್ರಥಮೇನ ಪುತ್ರೇಣ | ತದಾನೀಂ  
 ಯೀಶುಸ್ತಾನುವಾಚ, ಅಹಂ ಯುಷ್ಮಾನ್ ತಥ್ಯಂ ವದಾಮಿ, ಚಣ್ಡಾಲಾ  
 ಗಣಿಕಾಶ್ಚ ಯುಷ್ಮಾಕಮಗ್ರತ ಈಶ್ವರಸ್ಯ ರಾಜ್ಯಂ ಪ್ರವಿಶನ್ತಿ | 32 ಯತೋ  
 ಯುಷ್ಮಾಕಂ ಸಮೀಪಂ ಯೋಹನಿ ಧರ್ಮಪಥೇನಾಗತೇ ಯೂಯಂ  
 ತಂ ನ ಪ್ರತೀಥ, ಕಿನ್ನು ಚಣ್ಡಾಲಾ ಗಣಿಕಾಶ್ಚ ತಂ ಪ್ರತ್ಯಾಯನ್, ತದ್  
 ವಿಲೋಕ್ಯಾಪಿ ಯೂಯಂ ಪ್ರತ್ಯೇತುಂ ನಾಬಿದ್ಯದ್ಧಂ | 33 ಅಪರಮೇಕಂ  
 ದೃಷ್ಟ್ವಾನ್ತಂ ಶೃಣುತ, ಕಶ್ಚಿದ್ ಗೃಹಸ್ಥಃ ಕ್ಷೇತ್ರೇ ದ್ರಾಕ್ಷಾಲತಾ ರೋಪಯಿತ್ವಾ  
 ತಚ್ಚತುರ್ಧಿಕ್ಷು ವಾರಣೀಂ ವಿಧಾಯ ತನ್ಮಧ್ಯೇ ದ್ರಾಕ್ಷಾಯನ್ತ್ರಂ  
 ಸ್ಥಾಪಿತವಾನ್, ಮಾಞ್ಷಾ ನಿರ್ಮಿತವಾನ್, ತತಃ ಕೃಷಕೇಷು ತತ್  
 ಕ್ಷೇತ್ರಂ ಸಮರ್ಪ್ಯ ಸ್ವಯಂ ದೂರದೇಶಂ ಜಗಾಮ | 34 ತದನನ್ತರಂ  
 ಫಲಸಮಯ ಉಪಸ್ಥಿತೇ ಸ ಫಲಾನಿ ಪ್ರಾಪ್ತುಂ ಕೃಷೀವಲಾನಾಂ  
 ಸಮೀಪಂ ನಿಜದಾಸಾನ್ ಪ್ರೇಷಯಾಮಾಸ | 35 ಕಿನ್ನು ಕೃಷೀವಲಾಸ್ತಸ್ಯ  
 ತಾನ್ ದಾಸೇಯಾನ್ ಧೃತ್ವಾ ಕಞ್ಚನ ಪ್ರಹೃತವನ್ತಃ, ಕಞ್ಚನ  
 ಪಾಷಾಣೈರಾಹತವನ್ತಃ, ಕಞ್ಚನ ಚ ಹತವನ್ತಃ | 36 ಪುನರಪಿ ಸ ಪ್ರಭುಃ  
 ಪ್ರಥಮತೋಽಧಿಕದಾಸೇಯಾನ್ ಪ್ರೇಷಯಾಮಾಸ, ಕಿನ್ನು ತೇ ತಾನ್  
 ಪ್ರತ್ಯಪಿ ತಥೈವ ಚಕ್ರುಃ | 37 ಅನನ್ತರಂ ಮಮ ಸುತೇ ಗತೇ ತಂ  
 ಸಮಾದರಿಷ್ಯಂತೇ, ಇತ್ಯುಕ್ತ್ವಾ ಶೇಷೇ ಸ ನಿಜಸುತಂ ತೇಷಾಂ ಸನ್ನಿಧಿಂ  
 ಪ್ರೇಷಯಾಮಾಸ | 38 ಕಿನ್ನು ತೇ ಕೃಷೀವಲಾಃ ಸುತಂ ವೀಕ್ಷ್ಯ  
 ಪರಸ್ಪರಮ್ ಇತಿ ಮನ್ತ್ರಯಿತುಮ್ ಆರೇಭಿರೇ, ಅಯಮುತ್ತರಾಧಿಕಾರೀ  
 ವಯಮೇನಂ ನಿಹತ್ಯಾಸ್ಯಾಧಿಕಾರಂ ಸ್ವವಶೀಕರಿಷ್ಯಾಮಃ | 39 ಪಶ್ಚಾತ್  
 ತೇ ತಂ ಧೃತ್ವಾ ದ್ರಾಕ್ಷಾಕ್ಷೇತ್ರಾದ್ ಬಹಿಃ ಪಾತಯಿತ್ವಾಬಧಿಷುಃ |  
 40 ಯದಾ ಸ ದ್ರಾಕ್ಷಾಕ್ಷೇತ್ರಪತಿರಾಗಮಿಷ್ಯತಿ, ತದಾ ತಾನ್  
 ಕೃಷೀವಲಾನ್ ಕಿಂ ಕರಿಷ್ಯತಿ? 41 ತತಸ್ತೇ ಪ್ರತ್ಯವದನ್, ತಾನ್

ಕಲುಷಿಣೋ ದಾರುಣಯಾತನಾಭಿರಾಹನಿಷ್ಯತಿ, ಯೇ ಚ  
ಸಮಯಾನುಕ್ರಮಾತ್ ಫಲಾನಿ ದಾಸ್ಯಂತಿ, ತಾದೃಶೇಷು ಕೃಷೀವಲೇಷು  
ಕ್ಷೇತ್ರಂ ಸಮರ್ಪಯಿಷ್ಯತಿ | 42 ತದಾ ಯೀಶುನಾ ತೇ ಗದಿತಾಃ, ಗ್ರಹಣಂ  
ನ ಕೃತಂ ಯಸ್ಯ ಪಾಷಾಣಸ್ಯ ನಿಚಾಯಕೈಃ | ಪ್ರಧಾನಪ್ರಸ್ತರಃ ಕೋಣೇ  
ಸಏವ ಸಂಭವಿಷ್ಯತಿ | ಏತತ್ ಪರೇಶಿತುಃ ಕರ್ಮಾಸ್ಮದೃಷ್ಟಾವದ್ಭೂತಂ  
ಭವೇತ್ | ಧರ್ಮಗ್ರಂಥೇ ಲಿಖಿತಮೇತದ್ವಚನಂ ಯುಷ್ಮಾಭಿಃ ಕಿಂ  
ನಾಪಾರಿ? 43 ತಸ್ಮಾದಹಂ ಯುಷ್ಮಾನ್ ವದಾಮಿ, ಯುಷ್ಮತ್  
ಈಶ್ವರೀಯರಾಜ್ಯಮಪನೀಯ ಫಲೋತ್ಪಾದಯಿತ್ರನ್ಯಜಾತಯೇ  
ದಾಯಿಷ್ಯತೇ | 44 ಯೋ ಜನ ಏತತ್ಪಾಷಾಣೋಪರಿ ಪತಿಷ್ಯತಿ, ತಂ ಸ  
ಭಂಕ್ಷತೇ, ಕಿನ್ತ್ವಯಂ ಪಾಷಾಣೋ ಯಸ್ಯೋಪರಿ ಪತಿಷ್ಯತಿ, ತಂ ಸ  
ಧೂಲಿವತ್ ಚೂರ್ಣೀಕರಿಷ್ಯತಿ | 45 ತದಾನೀಂ ಪ್ರಾಧನಯಾಜಕಾಃ  
ಫಿರೂಶಿನಶ್ಚ ತಸ್ಯೇಮಾಂ ದೃಷ್ಟ್ವಾಂತಕಥಾಂ ಶ್ರುತ್ವಾ ಸೋಽಸ್ಮಾನುದ್ವಿಶ್ಯ  
ಕಥಿತವಾನ್, ಇತಿ ವಿಜ್ಞಾಯ ತಂ ಧರ್ತುಂ ಚೇಷ್ಟಿತವನ್ತಃ; 46 ಕಿನ್ನು  
ಲೋಕೇಭ್ಯೋ ಬಿಭ್ಯುಃ, ಯತೋ ಲೋಕೈಃ ಸ ಭವಿಷ್ಯದ್ವಾದೀತ್ಯಜ್ಞಾಯಿ |

**22** ಅನನ್ತರಂ ಯೀಶುಃ ಪುನರಪಿ ದೃಷ್ಟ್ವಾನ್ತೇನ ತಾನ್ ಅವಾದೀತ್,  
2 ಸ್ವರ್ಗೀಯರಾಜ್ಯಮ್ ಏತಾದೃಶಸ್ಯ ನೃಪತೇಃ ಸಮಂ, ಯೋ  
ನಿಜ ಪುತ್ರಂ ವಿವಾಹಯನ್ ಸರ್ವಾನ್ ನಿಮನ್ರಿತಾನ್ ಆನೇತುಂ  
ದಾಸೇಯಾನ್ ಪ್ರಹಿತವಾನ್, 3 ಕಿನ್ನು ತೇ ಸಮಾಗಂತುಂ  
ನೇಷ್ಟವನ್ತಃ | 4 ತತೋ ರಾಜಾ ಪುನರಪಿ ದಾಸಾನನ್ಯಾನ್  
ಇತ್ಯುಕ್ತ್ವಾ ಪ್ರೇಷಯಾಮಾಸ, ನಿಮನ್ರಿತಾನ್ ವದತ, ಪಶ್ಯತ, ಮಮ  
ಭೇಜ್ಯಮಾಸಾದಿತಮಾಸೇ, ನಿಜವ್ಷಾದಿಪುಷ್ಪಜನ್ಮೂನ್ ಮಾರಯಿತ್ವಾ  
ಸರ್ವಂ ಖಾದ್ಯದ್ರವ್ಯಮಾಸಾದಿತವಾನ್, ಯೂಯಂ ವಿವಾಹಮಾಗಚ್ಛತ |  
5 ತಥಪಿ ತೇ ತುಚ್ಛೇಕೃತ್ಯ ಕೇಚಿತ್ ನಿಜಕ್ಷೇತ್ರಂ ಕೇಚಿದ್  
ವಾಣಿಜ್ಯಂ ಪ್ರತಿ ಸ್ವಸ್ವಮಾರ್ಗೇಣ ಚಲಿತವನ್ತಃ | 6 ಅನ್ಯೇ  
ಲೋಕಾಸ್ತಸ್ಯ ದಾಸೇಯಾನ್ ಧೃತ್ವಾ ದೌರಾತ್ಮ್ಯಂ ವ್ಯವಹೃತ್ಯ  
ತಾನವಧಿಷುಃ | 7 ಅನನ್ತರಂ ಸ ನೃಪತಿಸ್ತಾಂ ವಾರ್ತಾಂ ಶ್ರುತ್ವಾ  
ಕ್ರುದ್ಧನ್ ಸೈನ್ಯಾನಿ ಪ್ರಹಿತ್ಯ ತಾನ್ ಘಾತಕಾನ್ ಹತ್ವಾ ತೇಷಾಂ  
ನಗರಂ ದಾಹಯಾಮಾಸ | 8 ತತಃ ಸ ನಿಜದಾಸೇಯಾನ್  
ಬಭಾಷೇ, ವಿವಾಹೀಯಂ ಭೋಜ್ಯಮಾಸಾದಿತಮಾಸೇ, ಕಿನ್ನು

ನಿಮನ್ನಿತಾ ಜನಾ ಅಯೋಗ್ಯಾಃ | 9 ತಸ್ಮಾದ್ ಯೂಯಂ  
 ರಾಜಮಾರ್ಗಂ ಗತ್ವಾ ಯಾವತೋ ಮನುಜಾನ್ ಪಶ್ಯತ, ತಾವತಏವ  
 ವಿವಾಹೀಯಭೋಜ್ಯಾಯ ನಿಮನ್ನಯತ | 10 ತದಾ ತೇ ದಾಸೇಯಾ  
 ರಾಜಮಾರ್ಗಂ ಗತ್ವಾ ಭದ್ರಾನ್ ಅಭದ್ರಾನ್ ವಾ ಯಾವತೋ ಜನಾನ್  
 ದದ್ಯತುಃ, ತಾವತಏವ ಸಂಗೃಹ್ಯಾನಯನ್; ತತೋಽಭ್ಯಾಗತಮನುಜೈ  
 ವಿವಾಹಗೃಹಮ್ ಅಪೂರ್ಯತ | 11 ತದಾನೀಂ ಸ ರಾಜಾ  
 ಸರ್ವಾನಭ್ಯಾಗತಾನ್ ದ್ರಷ್ಟುಮ್ ಅಭ್ಯನ್ತರಮಾಗತವಾನ್; ತದಾ ತತ್ರ  
 ವಿವಾಹೀಯವಸನಹೀನಮೇಕಂ ಜನಂ ವೀಕ್ಷ್ಯ ತಂ ಜಗಾದ್, 12  
 ಹೇ ಮಿತ್ರ, ತ್ವಂ ವಿವಾಹೀಯವಸನಂ ವಿನಾ ಕಥಮತ್ರ ಪ್ರವಿಷ್ಟವಾನ್?  
 ತೇನ ಸ ನಿರುತ್ತರೋ ಬಭೂವ | 13 ತದಾ ರಾಜಾ ನಿಜಾನುಚರಾನ್  
 ಅವದತ್, ಏತಸ್ಯ ಕರಚರಣಾನ್ ಬದ್ಧಾ ಯತ್ರ ರೋದನಂ  
 ದನ್ನೈದ್ವಂತ್ಸಘರ್ಷಣಿಷ್ಣು ಭವತಿ, ತತ್ರ ವಹಿರ್ಭೂತತಮಿಸ್ರೇ ತಂ ನಿಕ್ಷಿಪತ |  
 14 ಇತ್ಥಂ ಬಹವ ಆಹೂತಾ ಅಲ್ಪೇ ಮನೋಭಿಮತಾಃ | 15  
 ಅನನ್ತರಂ ಫಿರೂಶಿನಃ ಪ್ರಗತ್ಯ ಯಥಾ ಸಂಲಾಪೇನ ತಮ್ ಉನ್ಮಾಥೇ  
 ಪಾತಯೇಯುಸ್ತಥಾ ಮನ್ತ್ರಯಿತ್ವಾ 16 ಹೇರೋದೀಯಮನುಜೈಃ ಸಾಕಂ  
 ನಿಜಶಿಷ್ಯಗಣೇನ ತಂ ಪ್ರತಿ ಕಥಯಾಮಾಸುಃ, ಹೇ ಗುರೋ, ಭವಾನ್  
 ಸತ್ಯಃ ಸತ್ಯಮೀಶ್ವರೀಯಮಾರ್ಗಮುಪದಿಶತಿ, ಕಮಪಿ ಮಾನುಷಂ  
 ನಾನುರುದ್ಯತೇ, ಕಮಪಿ ನಾಪೇಕ್ಷತೇ ಚ, ತದ್ ವಯಂ ಜಾನೀಮಃ |  
 17 ಅತಃ ಕೈಸರಭೂಪಾಯ ಕರೋಽಸ್ಮಾಕಂ ದಾತವ್ಯೋ ನ ವಾ?  
 ಅತ್ರ ಭವತಾ ಕಿಂ ಬುದ್ಯತೇ? ತದ್ ಅಸ್ಮಾನ್ ವದತು | 18 ತತೋ  
 ಯೀಶುಸ್ತೇಷಾಂ ಖಲತಾಂ ವಿಜ್ಞಾಯ ಕಥಿತವಾನ್, ರೇ ಕಪಟಿನಃ  
 ಯುಯಂ ಕುತೋ ಮಾಂ ಪರಿಕ್ಷದ್ವೇ? 19 ತತ್ಕರದಾನಸ್ಯ ಮುದ್ರಾಂ ಮಾಂ  
 ದರ್ಶಯತ | ತದಾನೀಂ ತೈಸ್ತಸ್ಯ ಸಮೀಪಂ ಮುದ್ರಾಚತುರ್ಥಭಾಗ  
 ಆನೀತೇ 20 ಸ ತಾನ್ ಪಪ್ರಚ್ಛ, ಅತ್ರ ಕಸ್ಯೇಯಂ ಮೂರ್ತ್ಯಿ ನಾರ್ತಮ  
 ಚಾಸ್ತೇ? ತೇ ಜಗದುಃ, ಕೈಸರಭೂಪಸ್ಯ | 21 ತತಃ ಸ ಉಕ್ತವಾನ,  
 ಕೈಸರಸ್ಯ ಯತ್ ತತ್ ಕೈಸರಾಯ ದತ್ತ, ಈಶ್ವರಸ್ಯ ಯತ್ ತದ್  
 ಈಶ್ವರಾಯ ದತ್ತ | 22 ಇತಿ ವಾಕ್ಯಂ ನಿಶಮ್ಯ ತೇ ವಿಸ್ಮಯಂ ವಿಜ್ಞಾಯ  
 ತಂ ವಿಹಾಯ ಚಲಿತವನ್ತಃ | 23 ತಸ್ಮಿನ್ನಹನಿ ಸಿದೂಕಿನೋಽರ್ಥಾತ್  
 ಶ್ಮಶಾನಾತ್ ನೋತ್ಥಾಸ್ಯಂತೀತಿ ವಾಕ್ಯಂ ಯೇ ವದನ್ತಿ, ತೇ ಯೀಶೇರನ್ತಿಕಮ್

ಆಗತ್ಯ ಪಪ್ರಚ್ಛುಃ, 24 ಹೇ ಗುರೋ, ಕಶ್ಚಿನ್ನನುಜಶ್ಚೇತ್ ನಿಸನ್ನಾನಃ  
 ಸನ್ ಪ್ರಾಣಾನ್ ತ್ಯಜತಿ, ತರ್ಹಿ ತಸ್ಯ ಭ್ರಾತಾ ತಸ್ಯ ಜಾಯಾಂ ವ್ಯುಹ್ಯ  
 ಭ್ರಾತುಃ ಸನ್ನಾನಮ್ ಉತ್ಪಾದಯಿಷ್ಯತೀತಿ ಮೂಸಾ ಆದಿಷ್ಟವಾನ್ | 25  
 ಕಿನ್ತ್ವಸ್ಮಾಕಮತ್ರ ಕೇಽಪಿ ಜನಾಃ ಸಪ್ತಸಹೋದರಾ ಆಸನ್, ತೇಷಾಂ  
 ಜ್ಯೇಷ್ಠ ಏಕಾಂ ಕನ್ಯಾಂ ವ್ಯವಹಾತ್, ಅಪರಂ ಪ್ರಾಣತ್ಯಾಗಕಾಲೇ ಸ್ವಯಂ  
 ನಿಸನ್ನಾನಃ ಸನ್ ತಾಂ ಸ್ತ್ರಿಯಂ ಸ್ವಭ್ರಾತರಿ ಸಮರ್ಪಿತವಾನ್, 26 ತತೋ  
 ದ್ವಿತೀಯಾದಿಸಪ್ತಮಾನ್ಶ್ಚ ತಥೈವ ಚಕ್ರುಃ | 27 ಶೇಷೇ ಸಾಪೀ ನಾರೀ  
 ಮಮಾರ | 28 ಮೃತಾನಾಮ್ ಉತ್ಥಾನಸಮಯೇ ತೇಷಾಂ ಸಪ್ತಾನಾಂ  
 ಮಧ್ಯೇ ಸಾ ನಾರೀ ಕಸ್ಯ ಭಾರ್ಯಾ ಭವಿಷ್ಯತಿ? ಯಸ್ಮಾತ್ ಸರ್ವ್ವಏವ  
 ತಾಂ ವ್ಯವಹನ್ | 29 ತತೋ ಯೀಶುಃ ಪ್ರತ್ಯವಾದೀತ್, ಯೂಯಂ  
 ಧರ್ಮಪುಸ್ತಕಮ್ ಈಶ್ವರೀಯಾಂ ಶಕ್ತಿಞ್ಚ ನ ವಿಜ್ಞಾಯ ಭ್ರಾನ್ತಿಮನ್ತಃ |  
 30 ಉತ್ಥಾನಪ್ರಾಪ್ತಾ ಲೋಕಾ ನ ವಿವಹನ್ತಿ, ನ ಚ ವಾಚಾ ದೀಯನ್ತೇ,  
 ಕಿನ್ತ್ವೀಶ್ವರಸ್ಯ ಸ್ವರ್ಗಸ್ಥದೂತಾನಾಂ ಸದೃಶಾ ಭವನ್ತಿ | 31 ಅಪರಂ  
 ಮೃತಾನಾಮುತ್ಥಾನಮಧಿ ಯುಷ್ಮಾನ್ ಪ್ರತೀಯಮೀಶ್ವರೋಕ್ತಿಃ, 32  
 "ಅಹಮಿಬ್ರಾಹೀಮ ಈಶ್ವರ ಇಸ್ಮಾಕ ಈಶ್ವರೋ ಯಾಕೂಬ ಈಶ್ವರ"  
 ಇತಿ ಕಿಂ ಯುಷ್ಮಾಭಿ ನಾರ್ಪಾತಿ? ಕಿನ್ತ್ವೀಶ್ವರೋ ಜೀವತಾಮ್  
 ಈಶ್ವರಃ, ಸ ಮೃತಾನಾಮೀಶ್ವರೋ ನಹಿ | 33 ಇತಿ ಶ್ರುತ್ವಾ ಸರ್ವೇ  
 ಲೋಕಾಸ್ತಸ್ಮೋಪದೇಶಾದ್ ವಿಸ್ಮಯಂ ಗತಾಃ | 34 ಅನನ್ತರಂ  
 ಸಿದೂಕಿನಾಮ್ ನಿರುತ್ತರತ್ವವಾರ್ತಾಂ ನಿಶಮ್ಯ ಫಿರೂಶಿನ ಏಕತ್ರ  
 ಮಿಲಿತವನ್ತಃ, 35 ತೇಷಾಮೇಕೋ ವ್ಯವಸ್ಥಾಪಕೋ ಯೀಶುಂ ಪರೀಕ್ಷಿತುಂ  
 ಪಪಚ್ಛ, 36 ಹೇ ಗುರೋ ವ್ಯವಸ್ಥಾಶಾಸ್ತ್ರಮಧ್ಯೇ ಕಾಜ್ಞಾ ಶ್ರೇಷ್ಠಾ? 37 ತತೋ  
 ಯೀಶುರುವಾಚ, ತ್ವಂ ಸರ್ವ್ವಾನ್ತಃಕರಣೈಃ ಸರ್ವ್ವಪ್ರಾಣೈಃ ಸರ್ವ್ವಚಿತ್ತೈಶ್ಚ  
 ಸಾಕಂ ಪ್ರಭೌ ಪರಮೇಶ್ವರೇ ಪ್ರೀಯಸ್ವ, 38 ಏಷಾ ಪ್ರಥಮಮಹಾಜ್ಞಾ |  
 ತಸ್ಯಾಃ ಸದೃಶೀ ದ್ವಿತೀಯಾಜ್ಞೈಷಾ, 39 ತವ ಸಮೀಪವಾಸಿನಿ ಸ್ವಾತ್ಮನೀವ  
 ಪ್ರೇಮ ಕುರು | 40 ಅನಯೋ ಧ್ವಯೋರಾಜ್ಞಯೋಃ ಕೃತ್ಸ್ಯವ್ಯವಸ್ಥಾಯಾ  
 ಭವಿಷ್ಯದ್ವಕ್ತೃಗ್ನಸ್ಯ ಚ ಭಾರಸ್ತಿಷ್ಠತಿ | 41 ಅನನ್ತರಂ ಫಿರೂಶಿನಾಮ್  
 ಏಕತ್ರ ಸ್ಥಿತಿಕಾಲೇ ಯೀಶುಸ್ತಾನ್ ಪಪ್ರಚ್ಛ, 42 ಖ್ರೀಷ್ಟಮಧಿ ಯುಷ್ಮಾಕಂ  
 ಕೀದ್ಯುಗ್ನೋಧೋ ಜಾಯತೇ? ಸ ಕಸ್ಯ ಸನ್ನಾನಃ? ತತಸ್ತೇ ಪ್ರತ್ಯವದನ್,  
 ದಾಯೂದಃ ಸನ್ನಾನಃ | 43 ತದಾ ಸ ಉಕ್ತವಾನ್, ತರ್ಹಿ ದಾಯೂದ್

ಕಥಮ್ ಆತ್ಮಾಧಿಷ್ಠಾನೇನ ತಂ ಪ್ರಭುಂ ವದತಿ? 44 ಯಥಾ ಮಮ  
 ಪ್ರಭುಮಿದಂ ವಾಕ್ಯಮವದತ್ ಪರಮೇಶ್ವರಃ | ತವಾರೀನ್ ಪಾದಪೀಠಂ  
 ತೇ ಯಾವನ್ನಹಿ ಕರೋಮ್ಯಹಂ | ತಾವತ್ ಕಾಲಂ ಮದೀಯೇ ತ್ವಂ  
 ದಕ್ಷಪಾರ್ಶ್ವ ಉಪಾವಿಶ | ಅತೋ ಯದಿ ದಾಯೂದ್ ತಂ ಪ್ರಭುಂ  
 ವದತಿ, ತಿಹ ಸ ಕಥಂ ತಸ್ಯ ಸನ್ನಾನೋ ಭವತಿ? 45 ತದಾನೀಂ  
 ತೇಷಾಂ ಕೋಪಿ ತದ್ವಾಕ್ಯಸ್ಯ ಕಿಮಪ್ಯುತ್ತರಂ ದಾತುಂ ನಾಶಕ್ನೋತ್;  
 46 ತದ್ವಿನಮಾರಭ್ಯ ತಂ ಕಿಮಪಿ ವಾಕ್ಯಂ ಪ್ರಷ್ಟುಂ ಕಸ್ಯಾಪಿ ಸಾಹಸೋ  
 ನಾಭವತ್ |

**23** ಅನನ್ತರಂ ಯೀಶು ಜನನಿವಹಂ ಶಿಷ್ಯಾಂಶ್ಚಾವದತ್, 2  
 ಅಧ್ಯಾಪಕಾಃ ಫಿರೂಶಿನಶ್ಚ ಮೂಸಾಸನೇ ಉಪವಿಶನ್ತಿ, 3 ಅತಸ್ತೇ  
 ಯುಷ್ಮಾನ್ ಯದ್ಯತ್ ಮನ್ತುಮ್ ಆಜ್ಞಾಪಯನ್ತಿ, ತತ್ ಮನ್ಯದ್ಧಂ  
 ಪಾಲಯದ್ವಿಹ್ಯ, ಕಿನ್ನು ತೇಷಾಂ ಕರ್ಮಾನುರೂಪಂ ಕರ್ಮ ನ ಕುರುದ್ಧಂ;  
 ಯತಸ್ತೇಷಾಂ ವಾಕ್ಯಮಾತ್ರಂ ಸಾರಂ ಕಾರ್ಯೇ ಕಿಮಪಿ ನಾಸ್ತಿ | 4  
 ತೇ ದುವರ್ಷಹಾನ್ ಗುರುತರಾನ್ ಭಾರಾನ್ ಬದ್ವಾ ಮನುಷ್ಯಾಣಾಂ  
 ಸ್ಯನ್ಲೇಪರಿ ಸಮರ್ಪಯನ್ತಿ, ಕಿನ್ನು ಸ್ವಯಮಜ್ಜುಲೈಕಯಾಪಿ ನ  
 ಚಾಲಯನ್ತಿ | 5 ಕೇವಲಂ ಲೋಕದರ್ಶನಾಯ ಸರ್ವಕರ್ಮಾಣಿ  
 ಕುರ್ವನ್ತಿ; ಫಲತಃ ಪಟ್ಟಬನ್ಧಾನ್ ಪ್ರಸಾರ್ಯ ಧಾರಯನ್ತಿ, ಸ್ವಪಸ್ತ್ರೇಷು  
 ಚ ದೀರ್ಘಗ್ರನ್ಥೀನ್ ಧಾರಯನ್ತಿ; 6 ಭೋಜನಭವನ ಉಚ್ಚಸ್ಥಾನಂ,  
 ಭಜನಭವನೇ ಪ್ರಧಾನಮಾಸನಂ, 7 ಹಟ್ಟೇ ನಮಸ್ಕಾರಂ ಗುರುರಿತಿ  
 ಸಮೋಧನಇಷ್ಟಿತಾನಿ ಸರ್ವಾಣಿ ವಾಙ್ಮನಿ | 8 ಕಿನ್ನು ಯೂಯಂ ಗುರವ  
 ಇತಿ ಸಮೋಧನೀಯಾ ಮಾ ಭವತ, ಯತೋ ಯುಷ್ಮಾಕಮ್ ಏಕಃ  
 ಖ್ರೀಷ್ಟಏವ ಗುರು 9 ಯೂಯಂ ಸರ್ವೇ ಮಿಥೋ ಭ್ರಾತರಶ್ಚ |  
 ಪುನಃ ಪೃಥಿವ್ಯಾಂ ಕಮಪಿ ಪಿತೇತಿ ಮಾ ಸಮ್ಬುದ್ಧದ್ಧಂ, ಯತೋ  
 ಯುಷ್ಮಾಕಮೇಕಃ ಸ್ವರ್ಗಸ್ಥಏವ ಪಿತಾ | 10 ಯೂಯಂ ನಾಯಕೇತಿ  
 ಸಮ್ಭಾಷಿತಾ ಮಾ ಭವತ, ಯತೋ ಯುಷ್ಮಾಕಮೇಕಃ ಖ್ರೀಷ್ಟಏವ  
 ನಾಯಕಃ | 11 ಅಪರಂ ಯುಷ್ಮಾಕಂ ಮಧ್ಯೇ ಯಃ ಪುಮಾನ್ ಶ್ರೇಷ್ಠಃ  
 ಸ ಯುಷ್ಮಾನ್ ಸೇವಿಷ್ಯತೇ | 12 ಯತೋ ಯಃ ಸ್ವಮುನ್ನಮತಿ,  
 ಸ ನತಃ ಕರಿಷ್ಯತೇ; ಕಿನ್ನು ಯಃ ಕಶ್ಚಿತ್ ಸ್ವಮವನತಂ ಕರೋತಿ,  
 ಸ ಉನ್ನತಃ ಕರಿಷ್ಯತೇ | 13 ಹನ್ತ ಕಪಟಿನ ಉಪಾಧ್ಯಾಯಾಃ

ಫಿರೂಶಿನಶ್ಚ, ಯೂಯಂ ಮನುಜಾನಾಂ ಸಮಕ್ಷಂ ಸ್ವರ್ಗದ್ವಾರಂ ರುನ್ತ,  
ಯೂಯಂ ಸ್ವಯಂ ತೇನ ನ ಪ್ರವಿಶಥ, ಪ್ರವಿವಿಕ್ಷೂನಪಿ ವಾರಯಥ |  
ವತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ ಯೂಯಂ ಛಲಾದ್  
ದೀರ್ಘಂ ಪ್ರಾರ್ಥ್ಯ ವಿಧವಾನಾಂ ಸರ್ವಸ್ವಂ ಗ್ರಸಥ, ಯುಷ್ಮಾಕಂ  
ಘೋರತರದಣ್ಣೋ ಭವಿಷ್ಯತಿ | 14 ಹನ್ತ ಕಪಟಿನ ಉಪಾಧ್ಯಾಯಾಃ  
ಫಿರೂಶಿನಶ್ಚ, ಯೂಯಮೇಕಂ ಸ್ವಧರ್ಮಾವಲಮ್ಬಿನಂ ಕರ್ತುಂ  
ಸಾಗರಂ ಭೂಮಣ್ಣುಲಙ್ಗ ಪ್ರದಕ್ಷಿಣೀಕುರುಥ, 15 ಕಙ್ಗನ ಪ್ರಾಪ್ಯ  
ಸ್ವತೋ ದ್ವಿಗುಣನರಕಭಾಜನಂ ತಂ ಕುರುಥ | (Geenna g1067) 16  
ವತ ಅನ್ಲಪಥದರ್ಶಕಾಃ ಸರ್ವೇ, ಯೂಯಂ ವದಥ, ಮನ್ದಿರಸ್ಯ  
ಶಪಥಕರಣಾತ್ ಕಿಮಪಿ ನ ದೇಯಂ; ಕಿನ್ತು ಮನ್ದಿರಸ್ಥಸುವರ್ಣಸ್ಯ  
ಶಪಥಕರಣಾದ್ ದೇಯಂ | 17 ಹೇ ಮೂಢಾ ಹೇ ಅನ್ಯಾಃ  
ಸುವರ್ಣಂ ತತ್ಸುವರ್ಣಪಾವಕಮನ್ದಿರಮ್ ಏತಯೋರುಭಯೋ  
ರ್ಮಧ್ಯೇ ಕಿಂ ಶ್ರೇಯಃ? 18 ಅನ್ಯಚ್ಚ ವದಥ, ಯಜ್ಞವೇದ್ಯಾಃ  
ಶಪಥಕರಣಾತ್ ಕಿಮಪಿ ನ ದೇಯಂ, ಕಿನ್ತು ತದುಪರಿಸ್ಥಿತಸ್ಯ  
ನೈವೇದ್ಯಸ್ಯ ಶಪಥಕರಣಾದ್ ದೇಯಂ | 19 ಹೇ ಮೂಢಾ ಹೇ  
ಅನ್ಯಾಃ, ನೈವೇದ್ಯಂ ತನ್ನೈವೇದ್ಯಪಾವಕವೇದಿರೇತಯೋರುಭಯೋ  
ರ್ಮಧ್ಯೇ ಕಿಂ ಶ್ರೇಯಃ? 20 ಅತಃ ಕೇನಚಿತ್ ಯಜ್ಞವೇದ್ಯಾಃ  
ಶಪಥೇ ಕೃತೇ ತದುಪರಿಸ್ಥಸ್ಯ ಸರ್ವಸ್ಯ ಶಪಥಃ ತ್ರಿಯತೇ | 21  
ಕೇನಚಿತ್ ಮನ್ದಿರಸ್ಯ ಶಪಥೇ ಕೃತೇ ಮನ್ದಿರತನ್ನಿವಾಸಿನೋಃ  
ಶಪಥಃ ತ್ರಿಯತೇ | 22 ಕೇನಚಿತ್ ಸ್ವರ್ಗಸ್ಯ ಶಪಥೇ ಕೃತೇ  
ಈಶ್ವರೀಯಸಿಂಹಾಸನತದುಪರ್ಯುಪವಿಷ್ಟಯೋಃ ಶಪಥಃ ತ್ರಿಯತೇ |  
23 ಹನ್ತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಂ  
ಪೋದಿನಾಯಾಃ ಸಿತಚ್ಚತ್ರಾಯಾ ಜೀರಕಸ್ಯ ಚ ದಶಮಾಂಶಾನ್ ದತ್ವ,  
ಕಿನ್ತು ವ್ಯವಸ್ಥಾಯಾ ಗುರುತರಾನ್ ನ್ಯಾಯದಯಾವಿಶ್ವಾಸಾನ್ ಪರಿತ್ಯಜಥ;  
ಇಮೇ ಯುಷ್ಮಾಭಿರಾಚರಣೀಯಾ ಅಮೀ ಚ ನ ಲಂಘನೀಯಾಃ |  
24 ಹೇ ಅನ್ಲಪಥದರ್ಶಕಾ ಯೂಯಂ ಮಶಕಾನ್ ಅಪಸಾರಯಥ,  
ಕಿನ್ತು ಮಹಾಬ್ಲಾನ್ ಗ್ರಸಥ | 25 ಹನ್ತ ಕಪಟಿನ ಉಪಾಧ್ಯಾಯಾಃ  
ಫಿರೂಶಿನಶ್ಚ, ಯೂಯಂ ಪಾನಪಾತ್ರಾಣಾಂ ಭೋಜನಪಾತ್ರಾಣಾಂ  
ಬಹಿಃ ಪರಿಷ್ಕುರುಥ; ಕಿನ್ತು ತದಭ್ಯನ್ತರಂ ದುರಾತ್ಮತಯಾ ಕಲುಷೇಣ

ಚ ಪರಿಪೂರ್ಣಮಾಸ್ತೇ | 26 ಹೇ ಅನ್ಯಾಃ ಫಿರೂಶಿಲೋಕಾ ಆದೌ  
 ಪಾನಪಾತ್ರಾಣಾಂ ಭೋಜನಪಾತ್ರಾಣಾಂ ಇಚ್ಛಾಭ್ಯನ್ತರಂ ಪರಿಷ್ಕುರುತ, ತೇನ  
 ತೇಷಾಂ ಬಹಿರಪಿ ಪರಿಷ್ಕಾರಿಷ್ಯತೇ | 27 ಹನ್ತ ಕಪಟಿನ ಉಪಾಧ್ಯಾಯಾಃ  
 ಫಿರೂಶಿನಶ್ಚ, ಯೂಯಂ ಶುಕ್ಲೀಕೃತಶ್ಮಶಾನಸ್ವರೂಪಾ ಭವಥ, ಯಥಾ  
 ಶ್ಮಶಾನಭವನಸ್ಯ ಬಹಿಶ್ಚಾರು, ಕಿನ್ತ್ವಿಭ್ಯನ್ತರಂ ಮೃತಲೋಕಾನಾಂ ಕೀಕಶೈಃ  
 ಸರ್ವಪ್ರಕಾರಮಲೇನ ಚ ಪರಿಪೂರ್ಣಮ್; 28 ತಥೈವ ಯೂಯಮಪಿ  
 ಲೋಕಾನಾಂ ಸಮಕ್ಷಂ ಬಹಿರ್ಧಾರ್ಮಿಕಾಃ ಕಿನ್ತ್ವಿನ್ತಃಕರಣೇಷು  
 ಕೇವಲಕಾಪಟ್ಕಧರ್ಮಾಭ್ಯಾಂ ಪರಿಪೂರ್ಣಾಃ | 29 ಹಾ ಹಾ  
 ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಂ ಭವಿಷ್ಯದ್ವಾದಿನಾಂ  
 ಶ್ಮಶಾನಗೇಹಂ ನಿರ್ಮಾಥ, ಸಾಧೂನಾಂ ಶ್ಮಶಾನನಿಕೇತನಂ  
 ಶೋಭಯಥ 30 ವದಥ ಚ ಯದಿ ವಯಂ ಸ್ವೇಷಾಂ  
 ಪೂರ್ವಪುರುಷಾಣಾಂ ಕಾಲ ಅಸ್ಥಾಸ್ಯಾಮ, ತರ್ಹಿ ಭವಿಷ್ಯದ್ವಾದಿನಾಂ  
 ಶೋಣಿತಪಾತನೇ ತೇಷಾಂ ಸಹಭಾಗಿನೋ ನಾಭವಿಷ್ಯಾಮ | 31  
 ಅತೋ ಯೂಯಂ ಭವಿಷ್ಯದ್ವಾದಿಘಾತಕಾನಾಂ ಸನ್ತಾನಾ ಇತಿ  
 ಸ್ವಯಮೇವ ಸ್ವೇಷಾಂ ಸಾಕ್ಷ್ಯಂ ದತ್ತ | 32 ಅತೋ ಯೂಯಂ  
 ನಿಜಪೂರ್ವಪುರುಷಾಣಾಂ ಪರಿಮಾಣಪಾತ್ರಂ ಪರಿಪೂರಯತ | 33  
 ರೇ ಭುಜಗಾಃ ಕೃಷ್ಣಭುಜಗವಂಶಾಃ, ಯೂಯಂ ಕಥಂ ನರಕದಂಡಾದ್  
 ರಕ್ಷಿಷ್ಯಧ್ವೇ | (Geenna g1067) 34 ಪಶ್ಯತ, ಯುಷ್ಮಾಕಮನ್ತಿಕಮ್ ಅಹಂ  
 ಭವಿಷ್ಯದ್ವಾದಿನೋ ಬುದ್ಧಿಮತ ಉಪಾಧ್ಯಾಯಾಂಶ್ಚ ಪ್ರೇಷಯಿಷ್ಯಾಮಿ,  
 ಕಿನ್ತು ತೇಷಾಂ ಕತಿಪಯಾ ಯುಷ್ಮಾಭಿ ಘಾನಿಷ್ಯಂತೇ, ಕ್ರುಶೇ ಚ  
 ಘಾನಿಷ್ಯಂತೇ, ಕೇಚಿದ್ ಭಜನಭವನೇ ಕಷಾಭಿರಾಘಾನಿಷ್ಯಂತೇ, ನಗರೇ  
 ನಗರೇ ತಾಡಿಷ್ಯಂತೇ ಚ; 35 ತೇನ ಸತ್ತುರುಷಸ್ಯ ಹಾಬಿಲೋ  
 ರಕ್ತಪಾತಮಾರಭ್ಯ ಬೇರಿಖಿಯಃ ಪುತ್ರಂ ಯಂ ಸಿಖರಿಯಂ ಯೂಯಂ  
 ಮಂದಿರಯಜ್ಞವೇದ್ಯೋ ಮರ್ಧ್ಯೇ ಹತವನ್ತಃ, ತದೀಯಶೋಣಿತಪಾತಂ  
 ಯಾವದ್ ಅಸ್ಮಿನ್ ದೇಶೇ ಯಾವತಾಂ ಸಾಧುಪುರುಷಾಣಾಂ  
 ಶೋಣಿತಪಾತೋ ಽಭವತ್ ತತ್ ಸರ್ವೇಷಾಮಾಗಸಾಂ ದಂಡಾ  
 ಯುಷ್ಮಾಸು ವರ್ತಿಷ್ಯಂತೇ | 36 ಅಹಂ ಯುಷ್ಮಾನ್ತ ತಥ್ಯಂ ವದಾಮಿ,  
 ವಿದ್ಯಮಾನೇಽಸ್ಮಿನ್ ಪುರುಷೇ ಸರ್ವೇ ವರ್ತಿಷ್ಯಂತೇ | 37 ಹೇ  
 ಯಿರೂಶಾಲಮ್ ಹೇ ಯಿರೂಶಾಲಮ್ ನಗರಿ ತ್ವಂ ಭವಿಷ್ಯದ್ವಾದಿನೋ

ಹತವತೀ, ತವ ಸಮೀಪಂ ಪ್ರೇರಿತಾಂಶ್ಚ ಪಾಷಾಣೈರಾಹತವತೀ,  
ಯಥಾ ಕುಕ್ಕುಟೇ ಶಾವಕಾನ್ ಪಕ್ಷಾಧಃ ಸಂಗ್ರಹ್ಲಾತಿ, ತಥಾ ತವ  
ಸನ್ಮಾನಾನ್ ಸಂಗ್ರಹೀತುಂ ಅಹಂ ಬಹುವಾರಮ್ ಏಚ್ಛಂ; ಕಿನ್ನು ತ್ವಂ  
ನ ಸಮಮನ್ಯಥಾಃ | 38 ಪಶ್ಯತ ಯಷ್ಮಾಕಂ ವಾಸಸ್ಥಾನಮ್ ಉಚ್ಛಿನ್ನಂ  
ತ್ಯಕ್ಶ್ಯತೇ | 39 ಅಹಂ ಯುಷ್ಮಾನ್ ತಥ್ಯಂ ವದಾಮಿ, ಯಃ ಪರಮೇಶ್ವರಸ್ಯ  
ನಾಮ್ನಾಗಚ್ಛತಿ, ಸ ಧನ್ಯ ಇತಿ ವಾಣೀಂ ಯಾವನ್ನ ವದಿಷ್ಯಥ, ತಾವತ್  
ಮಾಂ ಪುನರ್ನ ದ್ರಕ್ಷ್ಯಥ |

**24** ಅನನ್ತರಂ ಯೀಶು ಯದಾದಾ ಮನ್ನಿರಾದ್ ಬಹಿ ಗಚ್ಛತಿ, ತದಾನೀಂ  
ಶಿಷ್ಯಾಸ್ತಂ ಮನ್ನಿರನಿರ್ಮಾಣಂ ದರ್ಶಯಿತುಮಾಗತಾಃ | 2 ತತೋ  
ಯೀಶುಸ್ತಾನವಾಚ, ಯೂಯಂ ಕಿಮೇತಾನಿ ನ ಪಶ್ಯಥ? ಯುಷ್ಮಾನಹಂ  
ಸತ್ಯಂ ವದಾಮಿ, ಏತನ್ನಿಚಯನಸ್ಯ ಪಾಷಾಣೈಕಮಪ್ಯನ್ಯಪಾಷಾಣೇಪರಿ  
ನ ಸ್ಥಾಸ್ಯತಿ ಸರ್ವಾಣಿ ಭೂಮಿಸಾತ್ ಕಾರಿಷ್ಯಂತೇ | 3 ಅನನ್ತರಂ ತಸ್ಮಿನ್  
ಜೈತುನಪರ್ವತೋಪರಿ ಸಮುಪವಿಷ್ಟೇ ಶಿಷ್ಯಾಸ್ತಸ್ಯ ಸಮೀಪಮಾಗತ್ಯ  
ಗುಪ್ತಂ ಪಪ್ರಚ್ಛುಃ, ಏತಾ ಘಟಿನಾಃ ಕದಾ ಭವಿಷ್ಯಂತಿ? ಭವತ ಆಗಮನಸ್ಯ  
ಯುಗಾನ್ತಸ್ಯ ಚ ಕಿಂ ಲಕ್ಷ್ಮ? ತದಸ್ಮಾನ್ ವದತು | (aiōn g165) 4  
ತದಾನೀಂ ಯೀಶುಸ್ತಾನವೋಚತ್, ಅವಧದ್ವಂ, ಕೋಪಿ ಯುಷ್ಮಾನ್  
ನ ಭ್ರಮಯೇತ್ | 5 ಬಹವೋ ಮಮ ನಾಮ ಗೃಹ್ಲಂತ ಆಗಮಿಷ್ಯಂತಿ,  
ಖ್ರಿಷ್ಟೋಽಹಮೇವೇತಿ ವಾಚಂ ವದನ್ನೋ ಬಹೂನ್ ಭ್ರಮಯಿಷ್ಯಂತಿ | 6  
ಯೂಯಙ್ಚ ಸಂಗ್ರಾಮಸ್ಯ ರಣಸ್ಯ ಚಾಡಮ್ಬರಂ ಶ್ರೋಷ್ಯಥ, ಅವಧದ್ವಂ  
ತೇನ ಚಿಲ್ಲಲಾ ಮಾ ಭವತ, ಏತಾನ್ಯವಶ್ಯಂ ಘಟಿಷ್ಯಂತೇ, ಕಿನ್ನು ತದಾ  
ಯುಗಾನ್ನೋ ನಹಿ | 7 ಅಪರಂ ದೇಶಸ್ಯ ವಿಪಕ್ಷೋ ದೇಶೋ  
ರಾಜ್ಯಸ್ಯ ವಿಪಕ್ಷೋ ರಾಜ್ಯಂ ಭವಿಷ್ಯತಿ, ಸ್ಥಾನೇ ಸ್ಥಾನೇ ಚ ದುರ್ಭಿಕ್ಷಂ  
ಮಹಾಮಾರೀ ಭೂಕಮ್ಪಶ್ಚ ಭವಿಷ್ಯಂತಿ, 8 ಏತಾನಿ ದುಃಖೋಪಕ್ರಮಾಃ | 9  
ತದಾನೀಂ ಲೋಕಾ ದುಃಖಂ ಭೋಜಯಿತುಂ ಯುಷ್ಮಾನ್ ಪರಕರೇಷು  
ಸಮರ್ಪಯಿಷ್ಯಂತಿ ಹನಿಷ್ಯಂತಿ ಚ, ತಥಾ ಮಮ ನಾಮಕಾರಣಾದ್  
ಯೂಯಂ ಸರ್ವದೇಶೀಯಮನುಜಾನಾಂ ಸಮೀಪೇ ಘೃಣಾರ್ಹಾ  
ಭವಿಷ್ಯಥ | 10 ಬಹುಷು ವಿಘ್ನಂ ಪ್ರಾಪ್ತವತ್ಸು ಪರಸ್ಪರಮ್ ಋತೀಯಾಂ  
ಕೃತವತ್ಸು ಚ ಏಕೋಽಪರಂ ಪರಕರೇಷು ಸಮರ್ಪಯಿಷ್ಯಂತಿ | 11  
ತಥಾ ಬಹವೋ ಮೃಷಾಭವಿಷ್ಯದ್ವಾದಿನ ಉಪಸ್ಥಾಯ ಬಹೂನ್



ಭ್ರಮಯಿಷ್ಯನ್ತಿ | 12 ದುಷ್ಕರ್ಮಣಾಂ ಬಾಹುಲ್ಯಾಞ್ಚ ಬಹೂನಾಂ  
 ಪ್ರೇಮ ಶೀತಲಂ ಭವಿಷ್ಯತಿ | 13 ಕಿನ್ನು ಯಃ ಕಶ್ಚಿತ್ ಶೇಷಂ  
 ಯಾವದ್ ಧೈರ್ಯಮಾಶ್ರಯತೇ, ಸಏವ ಪರಿತ್ರಾಯಿಷ್ಯತೇ | 14  
 ಅಪರಂ ಸರ್ವದೇಶೀಯಲೋಕಾನ್ ಪ್ರತಿಮಾಕ್ಷೀ ಭವಿತುಂ ರಾಜಸ್ಯ  
 ಶುಭಸಮಾಚಾರಃ ಸರ್ವಜಗತಿ ಪ್ರಚಾರಿಷ್ಯತೇ, ಏತಾದೃಶಿ ಸತಿ ಯುಗಾನ್ತ  
 ಉಪಸ್ಥಾಸ್ಯತಿ | 15 ಅತೋ ಯತ್ ಸರ್ವನಾಶಕೃದ್ಭೃಣಾಹಂ ವಸ್ತು  
 ದಾನಿಯೇಲ್ಭವಿಷ್ಯದ್ವದಿನಾ ಪ್ರೋಕ್ತಂ ತದ್ ಯದಾ ಪುಣ್ಯಸ್ಥಾನೇ  
 ಸ್ಥಾಪಿತಂ ದ್ರಕ್ಷ್ಯಥ, (ಯಃ ಪಠತಿ, ಸ ಬುದ್ಧತಾಂ) 16 ತದಾನೀಂ ಯೇ  
 ಯಿಹೂದೀಯದೇಶೇ ತಿಷ್ಯನ್ತಿ, ತೇ ಪರ್ವತೇಷು ಪಲಾಯನ್ತಾಂ | 17  
 ಯಃ ಕಶ್ಚಿದ್ ಗೃಹಪೃಷ್ಠೇ ತಿಷ್ಯತಿ, ಸ ಗೃಹಾತ್ ಕಿಮಪಿ ವಸ್ತಾನೇತುಮ್  
 ಅಧೇ ನಾವರೋಹೇತ್ | 18 ಯಶ್ಚ ಕ್ಷೇತ್ರೇ ತಿಷ್ಯತಿ, ಸೋಪಿ  
 ವಸ್ತ್ರಮಾನೇತುಂ ಪರಾವೃತ್ಯ ನ ಯಾಯಾತ್ | 19 ತದಾನೀಂ  
 ಗರ್ಭಿಣೀಸ್ತನ್ಯಪಾಯಯಿತ್ರೀಣಾಂ ದುರ್ಗತಿ ಭವಿಷ್ಯತಿ | 20 ಅತೋ  
 ಯಷ್ಮಾಕಂ ಪಲಾಯನಂ ಶೀತಕಾಲೇ ವಿಶ್ರಾಮವಾರೇ ವಾ ಯನ್ನ  
 ಭವೇತ್, ತದರ್ಥಂ ಪ್ರಾರ್ಥಯದ್ವಮ್ | 21 ಆ ಜಗದಾರಮ್ಭಾದ್  
 ಏತತ್ಕಾಲಪರ್ಯನಂತಂ ಯಾದೃಶಃ ಕದಾಪಿ ನಾಭವತ್ ನ ಚ ಭವಿಷ್ಯತಿ  
 ತಾದೃಶೋ ಮಹಾಕ್ಲೇಶಸ್ತದಾನೀಮ್ ಉಪಸ್ಥಾಸ್ಯತಿ | 22 ತಸ್ಯ ಕ್ಲೇಶಸ್ಯ  
 ಸಮಯೋ ಯದಿ ಹ್ನೋ ನ ಕ್ರಿಯೇತ, ತರ್ಹಿ ಕಸ್ಯಾಪಿ ಪ್ರಾಣಿನೋ  
 ರಕ್ಷಣಂ ಭವಿತುಂ ನ ಶಕ್ನುಯಾತ್, ಕಿನ್ನು ಮನೋನೀತಮನುಜಾನಾಂ  
 ಕೃತೇ ಸ ಕಾಲೋ ಹ್ನೀಕರಿಷ್ಯತೇ | 23 ಅಪರಞ್ಚ ಪಶ್ಯತ, ಖ್ರೀಷ್ಟೋಽತ್ರ  
 ವಿದ್ಯತೇ, ವಾ ತತ್ರ ವಿದ್ಯತೇ, ತದಾನೀಂ ಯದೀ ಕಶ್ಚಿದ್ ಯುಷ್ಮಾನ ಇತಿ  
 ವಾಕ್ಯಂ ವದತಿ, ತಥಾಪಿ ತತ್ ನ ಪ್ರತೀತ್ | 24 ಯತೋ ಭಾಕ್ತಖ್ರೀಷ್ಟಾ  
 ಭಾಕ್ತಭವಿಷ್ಯದ್ವಾದಿನಶ್ಚ ಉಪಸ್ಥಾಯ ಯಾನಿ ಮಹನ್ತಿ ಲಕ್ಷ್ಮಣಿ  
 ಚಿತ್ರಕರ್ಮಾಣಿ ಚ ಪ್ರಕಾಶಯಿಷ್ಯನ್ತಿ, ತೈ ಯದಿ ಸಮ್ಭವೇತ್ ತರ್ಹಿ  
 ಮನೋನೀತಮಾನವಾ ಅಪಿ ಭ್ರಾಮಿಷ್ಯಂತೇ | 25 ಪಶ್ಯತ, ಘಟಿನಾತಃ  
 ಪೂರ್ವಂ ಯುಷ್ಮಾನ್ ವಾರ್ತಾಮ್ ಅವಾದಿಷಮ್ | 26 ಅತಃ ಪಶ್ಯತ,  
 ಸ ಪ್ರಾನ್ತರೇ ವಿದ್ಯತ ಇತಿ ವಾಕ್ಯೇ ಕೇನಚಿತ್ ಕಥಿತೇಪಿ ಬಹಿ ಮರ್ಗಚ್ಛತ,  
 ವಾ ಪಶ್ಯತ, ಸೋನ್ಮಃಪುರೇ ವಿದ್ಯತೇ, ಏತದ್ವಾಕ್ಯ ಉಕ್ತೇಪಿ ಮಾ ಪ್ರತೀತ |  
 27 ಯತೋ ಯಥಾ ವಿದ್ಯತ್ ಪೂರ್ವದಿಶೋ ನಿರ್ಗತ್ಯ ಪಶ್ಚಿಮದಿಶಂ

ಯಾವತ್ ಪ್ರಕಾಶತೇ, ತಥಾ ಮಾನುಷಪುತ್ರಸ್ಯಾಪ್ಯಾಗಮನಂ ಭವಿಷ್ಯತಿ |  
28 ಯತ್ರ ಶವಸ್ತಿಷ್ಯತಿ, ತತ್ರೇವ ಗೃಧ್ರಾ ಮಿಲನ್ತಿ | 29 ಅಪರಂ ತಸ್ಯ  
ಕ್ಷೇಶಸಮಯಸ್ಯಾವ್ಯವಹಿತಪರತ್ರ ಸೂರ್ಯಸ್ಯ ತೇಜೋ ಲೋಪ್ಸ್ಯತೇ,  
ಚಂದ್ರಮಾ ಜ್ಯೋಸ್ನಾಂ ನ ಕರಿಷ್ಯತಿ, ನಭಸೋ ನಕ್ಷತ್ರಾಣಿ ಪತಿಷ್ಯನ್ತಿ,  
ಗಗಣೀಯಾ ಗ್ರಹಾಶ್ಚ ವಿಚಲಿಷ್ಯನ್ತಿ | 30 ತದಾನೀಮ್ ಆಕಾಶಮಧ್ಯೇ  
ಮನುಜಸುತಸ್ಯ ಲಕ್ಷ್ಮ ದರ್ಶಿಷ್ಯತೇ, ತತೋ ನಿಜಪರಾಕ್ರಮೇಣ  
ಮಹಾತೇಜಸಾ ಚ ಮೇಘಾರೂಢಂ ಮನುಜಸುತಂ ನಭಸಾಗಚ್ಛಂತಂ  
ವಿಲೋಕ್ಯ ಪೃಥಿವ್ಯಾಃ ಸರ್ವವಂಶೀಯಾ ವಿಲಪಿಷ್ಯನ್ತಿ | 31 ತದಾನೀಂ  
ಸ ಮಹಾಶಬ್ದಾಯಮಾನತೂರ್ಯಾ ವಾದಕಾನ್ ನಿಜದೂತಾನ್  
ಪ್ರಹೇಷ್ಯತಿ, ತೇ ವ್ಯೋಮ್ನ ಏಕಸೀಮಾತೋಽಪರಸೀಮಾಂ ಯಾವತ್  
ಚತುರ್ವಿಶ್ವಸ್ಯ ಮನೋನೀತಜನಾನ್ ಆನೀಯ ಮೇಲಯಿಷ್ಯನ್ತಿ | 32  
ಉಡುಮ್ಪುರಪಾದಪಸ್ಯ ದೃಷ್ಟಾಂತಂ ಶಿಕ್ಷದ್ಧಂ; ಯದಾ ತಸ್ಯ ನವೀನಾಃ  
ಶಾಖಾ ಜಾಯಂತೇ, ಪಲ್ಲವಾದಿಶ್ಚ ನಿರ್ಗಚ್ಛತಿ, ತದಾ ನಿದಾಘಕಾಲಃ  
ಸವಿಧೋ ಭವತೀತಿ ಯೂಯಂ ಜಾನೀಥ; 33 ತದ್ವದ್ ಏತಾ ಘಟಿನಾ  
ದೃಷ್ಟ್ವಾ ಸ ಸಮಯೋ ದ್ವಾರ ಉಪಾಸ್ಥಾದ್ ಇತಿ ಜಾನೀತ | 34  
ಯುಷ್ಮಾನಹಂ ತಥ್ಯಂ ವದಾಮಿ, ಇದಾನೀನ್ತನಜನಾನಾಂ ಗಮನಾತ್  
ಪೂರ್ವಮೇವ ತಾನಿ ಸರ್ವಾಣಿ ಘಟಿಷ್ಯಂತೇ | 35 ನಭೋಮೇದಿನ್ಯೋ  
ರ್ಲುಪ್ತಯೋರಪಿ ಮಮ ವಾಕ್ ಕದಾಪಿ ನ ಲೋಪ್ಸ್ಯತೇ | 36 ಅಪರಂ  
ಮಮ ತಾತಂ ವಿನಾ ಮಾನುಷಃ ಸ್ವರ್ಗಸ್ಥೋ ದೂತೋ ವಾ ಕೋಪಿ  
ತದ್ವಿನಂ ತದ್ವಣ್ಣಿಜ್ಞ ನ ಜ್ಞಾಪಯತಿ | 37 ಅಪರಂ ನೋಹೇ ವಿದ್ಯಮಾನೇ  
ಯಾದೃಶಮಭವತ್ ತಾದೃಶಂ ಮನುಜಸುತಸ್ಯಾಗಮನಕಾಲೇಪಿ  
ಭವಿಷ್ಯತಿ | 38 ಫಲತೋ ಜಲಾಪ್ಲಾವನಾತ್ ಪೂರ್ವಂ ಯದ್ವಿನಂ  
ಯಾವತ್ ನೋಹಃ ಪೋತಂ ನಾರೋಹತ್, ತಾವತ್ಕಾಲಂ ಯಥಾ  
ಮನುಷ್ಯಾ ಭೋಜನೇ ಪಾನೇ ವಿವಹನೇ ವಿವಾಹನೇ ಚ ಪ್ರವೃತ್ತಾ  
ಆಸನ್; 39 ಅಪರಮ್ ಆಪ್ಲಾವಿತೋಯಮಾಗತ್ಯ ಯಾವತ್  
ಸಕಲಮನುಜಾನ್ ಪ್ಲಾವಯಿತ್ವಾ ನಾನಯತ್, ತಾವತ್ ತೇ ಯಥಾ ನ  
ವಿದಾಮಾಸುಃ, ತಥಾ ಮನುಜಸುತಾಗಮನೇಪಿ ಭವಿಷ್ಯತಿ | 40 ತದಾ  
ಕ್ಷೇತ್ರಸ್ಥಿತಯೋರ್ಧ್ವಯೋರೇಕೋ ಧಾರಿಷ್ಯತೇ, ಅಪರಸ್ತಾಜಿಷ್ಯತೇ |  
41 ತಥಾ ಪೇಷಣ್ಯಾ ಪಿಂಷತ್ಕೋರುಭಯೋ ಯೋಷಿತೋರೇಕಾ

ಧಾರಿಷ್ಯತೇಽಪರಾ ತ್ಯಾಜಿಷ್ಯತೇ | 42 ಯುಷ್ಮಾಕಂ ಪ್ರಭುಃ ಕಸ್ಮಿನ್ ದಣ್ಣ  
ಆಗಮಿಷ್ಯತಿ, ತದ್ ಯುಷ್ಮಾಭಿ ನಾವಗಮ್ಯತೇ, ತಸ್ಮಾತ್ ಜಾಗ್ರತಃ  
ಸನ್ನಸ್ತಿಷ್ಠತ | 43 ಕುತ್ರ ಯಾಮೇ ಸ್ತೇನ ಆಗಮಿಷ್ಯತೀತಿ ಚೇದ್ ಗೃಹಸ್ಥೋ  
ಜ್ಞಾತುಮ್ ಅಶಕ್ಯತ್, ತರ್ಹಿ ಜಾಗರಿತ್ವಾ ತಂ ಸನ್ಧಿಂ ಕರ್ತುಮ್  
ಅವಾರಯಿಷ್ಯತ್ ತದ್ ಜಾನೀತ | 44 ಯುಷ್ಮಾಭಿರವಧೀಯತಾಂ,  
ಯತೋ ಯುಷ್ಮಾಭಿ ಯತ್ರ ನ ಬುದ್ಧತೇ, ತತ್ರೈವ ದಣ್ಣೇ  
ಮನುಜಸುತ ಆಯಾಸ್ಯತಿ | 45 ಪ್ರಭು ನಿಜಪರಿವಾರಾನ್ ಯಥಾಕಾಲಂ  
ಭೋಜಯಿತುಂ ಯಂ ದಾಸಮ್ ಅಧ್ಯಕ್ಷೀಕೃತ್ಯ ಸ್ಥಾಪಯತಿ, ತಾದೃಶೋ  
ವಿಶ್ವಾಸ್ಯೋ ಧೀಮಾನ್ ದಾಸಃ ಕಃ? 46 ಪ್ರಭುರಾಗತ್ಯ ಯಂ ದಾಸಂ  
ತಥಾಚರಂತಂ ವೀಕ್ಷತೇ, ಸಖವ ಧನ್ಯಃ | 47 ಯುಷ್ಮಾನಹಂ ಸತ್ಯಂ  
ವದಾಮಿ, ಸ ತಂ ನಿಜಸರ್ವಸ್ವಸ್ಯಾಧಿಪಂ ಕರಿಷ್ಯತಿ | 48 ಕಿನ್ನು  
ಪ್ರಭುರಾಗಂತಂ ವಿಲಮ್ಬತ ಇತಿ ಮನಸಿ ಚಿಂತಯಿತ್ವಾ ಯೋ ದುಷ್ಟೋ  
ದಾಸೋ 49 ಽಪರದಾಸಾನ್ ಪ್ರಹರ್ತುಂ ಮತ್ತಾನಾಂ ಸಜ್ಜೇ ಭೋಕ್ತುಂ  
ಪಾತುಂ ಪ್ರವರ್ತತೇ, 50 ಸ ದಾಸೋ ಯದಾ ನಾಪೇಕ್ಷತೇ, ಯಜ್ಞ  
ದಣ್ಣಂ ನ ಜಾನಾತಿ, ತತ್ಕಾಲಏವ ತತ್ಪ್ರಭುರುಪಸ್ಥಾಸ್ಯತಿ | 51 ತದಾ ತಂ  
ದಣ್ಣಯಿತ್ವಾ ಯತ್ರ ಸ್ಥಾನೇ ರೋದನಂ ದನ್ತಘರ್ಷಣಇಶ್ಚಾಸಾತೇ, ತತ್ರ  
ಕಪಟಿಭಿಃ ಸಾಕಂ ತದ್ವಶಾಂ ನಿರೂಪಯಿಷ್ಯತಿ |

**25** ಯಾ ದಶ ಕನ್ಯಾಃ ಪ್ರದೀಪಾನ್ ಗೃಹ್ಣತ್ಯೋ ವರಂ ಸಾಕ್ಷಾತ್ ಕರ್ತುಂ  
ಬಹಿರಿತಾಃ, ತಾಭಿಸ್ತದಾ ಸ್ವರ್ಗೀಯರಾಜ್ಯಸ್ಯ ಸಾದೃಶ್ಯಂ ಭವಿಷ್ಯತಿ |  
2 ತಾಸಾಂ ಕನ್ಯಾಣಾಂ ಮಧ್ಯೇ ಪಞ್ಚ ಸುಧಿಯಃ ಪಞ್ಚ ದುರ್ಧಿಯ  
ಆಸನ್ | 3 ಯಾ ದುರ್ಧಿಯಸ್ತಾಃ ಪ್ರದೀಪಾನ್ ಸಜ್ಜೇ ಗೃಹೀತ್ವಾ  
ತೈಲಂ ನ ಜಗೃಹುಃ, 4 ಕಿನ್ನು ಸುಧಿಯಃ ಪ್ರದೀಪಾನ್ ಪಾತ್ರೇಣ  
ತೈಲಜ್ಞ ಜಗೃಹುಃ | 5 ಅನನ್ತರಂ ವರೇ ವಿಲಮ್ಬಿತೇ ತಾಃ ಸರ್ವಾಃ  
ನಿದ್ರಾವಿಷ್ಟಾ ನಿದ್ರಾಂ ಜಗ್ಮುಃ | 6 ಅನನ್ತರಮ್ ಅರ್ಧರಾತ್ರೇ ಪಶ್ಯತ ವರ  
ಆಗಚ್ಛತಿ, ತಂ ಸಾಕ್ಷಾತ್ ಕರ್ತುಂ ಬಹಿಯಾರ್ತೇತಿ ಜನರವಾತ್ 7 ತಾಃ  
ಸರ್ವಾಃ ಕನ್ಯಾ ಉತ್ಥಾಯ ಪ್ರದೀಪಾನ್ ಆಸಾದಯಿತುಂ ಆರಭನ್ತ |  
8 ತತೋ ದುರ್ಧಿಯಃ ಸುಧಿಯ ಊಚುಃ, ಕಿಚ್ಚಿತ್ ತೈಲಂ ದತ್ತ,  
ಪ್ರದೀಪಾ ಅಸ್ಮಾಕಂ ನಿರ್ವಾಣಾಃ | 9 ಕಿನ್ನು ಸುಧಿಯಃ ಪ್ರತ್ಯವದನ್,  
ದತ್ತೇ ಯುಷ್ಮಾನಸ್ಮಾಂಶ್ಚ ಪ್ರತಿ ತೈಲಂ ನ್ಯೂನೀಭವೇತ್, ತಸ್ಮಾದ್

ವಿಕ್ರೇತ್ಯಣಾಂ ಸಮೀಪಂ ಗತ್ವಾ ಸ್ವಾರ್ಥಂ ತೈಲಂ ಕ್ರೀಣೀತ | 10 ತದಾ  
 ತಾಸು ಕ್ರೇತುಂ ಗತಾಸು ವರ ಆಜಗಾಮ, ತತೋ ಯಾಃ ಸಜ್ಜಿತಾ ಆಸನ್,  
 ತಾಸ್ಮೇನ ಸಾಕಂ ವಿವಾಹೀಯಂ ವೇಶ್ಮ ಪ್ರವಿವಿಶುಃ | 11 ಅನನ್ತರಂ  
 ದ್ವಾರೇ ರುದ್ಧೇ ಅಪರಾಃ ಕನ್ಯಾ ಆಗತ್ಯ ಜಗದುಃ, ಹೇ ಪ್ರಭೋ, ಹೇ  
 ಪ್ರಭೋ, ಅಸ್ಮಾನ್ ಪ್ರತಿ ದ್ವಾರಂ ಮೋಚಯ | 12 ಕಿನ್ನು ಸ ಉಕ್ತವಾನ್,  
 ತಥ್ಯಂ ವದಾಮಿ, ಯುಷ್ಮಾನಹಂ ನ ವೇದ್ಮಿ | 13 ಅತೋ ಜಾಗ್ರತಃ  
 ಸನ್ತಸ್ತಿಷ್ಠತ, ಮನುಜಸುತಃ ಕಸ್ಮಿನ್ ದಿನೇ ಕಸ್ಮಿನ್ ದಣ್ಣೇ ವಾಗಮಿಷ್ಯತಿ,  
 ತದ್ ಯುಷ್ಮಾಭಿ ನಫ ಜ್ಞಾಯತೇ | 14 ಅಪರಂ ಸ ಏತಾದೃಶಃ  
 ಕಸ್ಯಚಿತ್ ಪುಂಸಸ್ತುಲ್ಯಃ, ಯೋ ದೂರದೇಶಂ ಪ್ರತಿ ಯಾತ್ರಾಕಾಲೇ  
 ನಿಜದಾಸಾನ್ ಆಹೂಯ ತೇಷಾಂ ಸ್ವಸ್ವಸಾಮರ್ಥ್ಯಾನುರೂಪಮ್  
 15 ಏಕಸ್ಮಿನ್ ಮುದ್ರಾಣಾಂ ಪಞ್ಚ ಪೋಟಲಿಕಾಃ ಅನ್ಯಸ್ಮಿಂಶ್ಚ ದ್ವೇ  
 ಪೋಟಲಿಕೇ ಅಪರಸ್ಮಿಂಶ್ಚ ಪೋಟಲಿಕೈಕಾಮ್ ಇತ್ಥಂ ಪ್ರತಿಜನಂ  
 ಸಮರ್ಪ್ಯ ಸ್ವಯಂ ಪ್ರವಾಸಂ ಗತವಾನ್ | 16 ಅನನ್ತರಂ ಯೋ ದಾಸಃ  
 ಪಞ್ಚ ಪೋಟಲಿಕಾಃ ಲಭ್ವಾನ್, ಸ ಗತ್ವಾ ವಾಣಿಜ್ಯಂ ವಿಧಾಯ ತಾ  
 ದ್ವಿಗುಣೀಚಕಾರ | 17 ಯಶ್ಚ ದಾಸೋ ದ್ವೇ ಪೋಟಲಿಕೇ ಅಲಭತ,  
 ಸೋಪಿ ತಾ ಮುದ್ರಾ ದ್ವಿಗುಣೀಚಕಾರ | 18 ಕಿನ್ನು ಯೋ ದಾಸ ಏಕಾಂ  
 ಪೋಟಲಿಕಾಂ ಲಭ್ವಾನ್, ಸ ಗತ್ವಾ ಭೂಮಿಂ ಖನಿತ್ವಾ ತನ್ಮಧ್ಯೇ  
 ನಿಜಪ್ರಭೋಸ್ತಾ ಮುದ್ರಾ ಗೋಪಯಾಞ್ಚಕಾರ | 19 ತದನನ್ತರಂ  
 ಬಹುತಿಥೇ ಕಾಲೇ ಗತೇ ತೇಷಾಂ ದಾಸಾನಾಂ ಪ್ರಭುರಾಗತ್ಯ ತೈರ್ಧಾಸ್ಯೈಃ  
 ಸಮಂ ಗಣಯಾಞ್ಚಕಾರ | 20 ತದಾನೀಂ ಯಃ ಪಞ್ಚ ಪೋಟಲಿಕಾಃ  
 ಪ್ರಾಪ್ತವಾನ್ ಸ ತಾ ದ್ವಿಗುಣೀಕೃತಮುದ್ರಾ ಆನೀಯ ಜಗಾದ; ಹೇ  
 ಪ್ರಭೋ, ಭವತಾ ಮಯಿ ಪಞ್ಚ ಪೋಟಲಿಕಾಃ ಸಮರ್ಪಿತಾಃ, ಪಶ್ಯತು,  
 ತಾ ಮಯಾ ದ್ವಿಗುಣೀಕೃತಾಃ | 21 ತದಾನೀಂ ತಸ್ಯ ಪ್ರಭುಸ್ತಮುವಾಚ,  
 ಹೇ ಉತ್ತಮ ವಿಶ್ವಾಸ್ಯ ದಾಸ, ತ್ವಂ ಧನ್ಯೋಸಿ, ಸ್ತೋಕೇನ ವಿಶ್ವಾಸ್ಯೋ  
 ಜಾತಃ, ತಸ್ಮಾತ್ ತ್ವಾಂ ಬಹುವಿತ್ತಾಧಿಪಂ ಕರೋಮಿ, ತ್ವಂ ಸ್ವಪ್ರಭೋಃ  
 ಸುಖಸ್ಯ ಭಾಗೀ ಭವ | 22 ತತೋ ಯೇನ ದ್ವೇ ಪೋಟಲಿಕೇ ಲಭ್ಯೇ  
 ಸೋಪ್ಯಾಗತ್ಯ ಜಗಾದ, ಹೇ ಪ್ರಭೋ, ಭವತಾ ಮಯಿ ದ್ವೇ ಪೋಟಲಿಕೇ  
 ಸಮರ್ಪಿತೇ, ಪಶ್ಯತು ತೇ ಮಯಾ ದ್ವಿಗುಣೀಕೃತೇ | 23 ತೇನ ತಸ್ಯ  
 ಪ್ರಭುಸ್ತಮವೋಚತ್, ಹೇ ಉತ್ತಮ ವಿಶ್ವಾಸ್ಯ ದಾಸ, ತ್ವಂ ಧನ್ಯೋಸಿ,

ಸ್ತೋತ್ರೇನ ವಿಶ್ವಾಸ್ಯೋ ಜಾತಃ, ತಸ್ಮಾತ್ ತ್ವಾಂ ಬಹುದ್ರವಿಣಾಧಿಪಂ  
 ಕರೋಮಿ, ತ್ವಂ ನಿಜಪ್ರಭೋಃ ಸುಖಸ್ಯ ಭಾಗೀ ಭವ | 24 ಅನನ್ತರಂ ಯ  
 ಏಕಾಂ ಪೋಟಲಿಕಾಂ ಲಬ್ಧವಾನ್, ಸ ಏತ್ಯ ಕಥಿತವಾನ್, ಹೇ ಪ್ರಭೋ,  
 ತ್ವಾಂ ಕಠಿನನರಂ ಜ್ಞಾತವಾನ್, ತ್ವಯಾ ಯತ್ರ ನೋಪ್ತಂ, ತತ್ರೈವ  
 ಕೃತ್ಯತೇ, ಯತ್ರ ಚ ನ ಕೀರ್ಣಂ, ತತ್ರೈವ ಸಂಗೃಹ್ಯತೇ | 25 ಅತೋಹಂ  
 ಸಶಚ್ಛಃ ಸನ್ ಗತ್ವಾ ತವ ಮುದ್ರಾ ಭೂಮಧ್ಯೇ ಸಂಗೋಪ್ಯ ಸ್ಥಾಪಿತವಾನ್,  
 ಪಶ್ಯ ತವ ಯತ್ ತದೇವ ಗೃಹಾಣ | 26 ತದಾ ತಸ್ಯ ಪ್ರಭುಃ ಪ್ರತ್ಯವದತ್  
 ರೇ ದುಷ್ಟಾಲಸ ದಾಸ, ಯತ್ರಾಹಂ ನ ವಪಾಮಿ, ತತ್ರ ಛಿನದ್ಮಿ, ಯತ್ರ  
 ಚ ನ ಕಿರಾಮಿ, ತತ್ರೈವ ಸಂಗೃಹ್ಯಾಮೀತಿ ಚೇದಜಾನಾಸ್ತಹಿ | 27  
 ವಣಿಕ್ಷು ಮಮ ವಿತ್ತಾರ್ಪಣಂ ತವೋಚಿತಮಾಸೀತ್, ಯೇನಾಹಮಾಗತ್ಯ  
 ವೃದ್ವ್ಯಾ ಸಾಕಂ ಮೂಲಮುದ್ರಾಃ ಪ್ರಾಪ್ಸ್ಯಮ್ | 28 ಅತೋಸ್ಮಾತ್  
 ತಾಂ ಪೋಟಲಿಕಾಮ್ ಆದಾಯ ಯಸ್ಯ ದಶ ಪೋಟಲಿಕಾಃ ಸನ್ತಿ  
 ತಸ್ಮಿನ್ನರ್ಪಯತ | 29 ಯೇನ ವದ್ವ್ಯತೇ ತಸ್ಮಿನ್ನೈವಾರ್ಪಿಷ್ಯತೇ,  
 ತಸ್ಯೈವ ಚ ಬಾಹುಲ್ಯಂ ಭವಿಷ್ಯತಿ, ಕಿನ್ತು ಯೇನ ನ ವದ್ವ್ಯತೇ,  
 ತಸ್ಮಾನ್ತಿಕೇ ಯತ್ ಕಿನ್ಚನ ತಿಷ್ಯತಿ, ತದಪಿ ಪುನರ್ನೇಷ್ಯತೇ | 30  
 ಅಪರಂ ಯೂಯಂ ತಮಕರ್ಮಣ್ಯಂ ದಾಸಂ ನೀತ್ವಾ ಯತ್ರ ಸ್ಥಾನೇ  
 ಕ್ರನ್ನನಂ ದನ್ತಘರ್ಷಣಾಂ ವಿದ್ಯೇತೇ, ತಸ್ಮಿನ್ ಬಹಿರ್ಭೂತತಮಸಿ  
 ನಿಕ್ಷಿಪತ | 31 ಯದಾ ಮನುಜಸುತಃ ಪವಿತ್ರದೂತಾನ್ ಸಜ್ಜಿನಃ ಕೃತ್ವಾ  
 ನಿಜಪ್ರಭಾವೇನಾಗತ್ಯ ನಿಜತೇಜೋಮಯೇ ಸಿಂಹಾಸನೇ ನಿವೇಕ್ಷ್ಯತಿ,  
 32 ತದಾ ತತ್ಸಮ್ಮುಖೇ ಸರ್ವಜಾತೀಯಾ ಜನಾ ಸಂಮೇಲಿಷ್ಯನ್ತಿ |  
 ತತೋ ಮೇಷಪಾಲಕೋ ಯಥಾ ಛಾಗೇಭ್ಯೋಽವೀನ್ ಪೃಥಕ್  
 ಕರೋತಿ ತಥಾ ಸೋಪ್ಯೇಕಸ್ಮಾದನ್ಯಮ್ ಇತ್ಥಂ ತಾನ್ ಪೃಥಕ್  
 ಕೃತ್ವಾವೀನ್ | 33 ದಕ್ಷಿಣೇ ಛಾಗಾಂಶ್ಚ ವಾಮೇ ಸ್ಥಾಪಯಿಷ್ಯತಿ | 34  
 ತತಃ ಪರಂ ರಾಜಾ ದಕ್ಷಿಣಸ್ಥಿತಾನ್ ಮಾನವಾನ್ ವದಿಷ್ಯತಿ, ಆಗಚ್ಛತ  
 ಮತ್ತಾತಸ್ಯಾನುಗ್ರಹಭಾಜನಾನಿ, ಯುಷ್ಮತ್ಕೃತ ಆ ಜಗದಾರಮ್ಭತ್ ಯದ್  
 ರಾಜ್ಯಮ್ ಆಸಾದಿತಂ ತದಧಿಕುರುತ | 35 ಯತೋ ಬುಭುಕ್ಷಿತಾಯ  
 ಮಹ್ಯಂ ಭೋಜ್ಯಮ್ ಅದತ್ತ, ಪಿಪಾಸಿತಾಯ ಪೇಯಮದತ್ತ, ವಿದೇಶಿನಂ  
 ಮಾಂ ಸ್ವಸ್ಥಾನಮನಯತ, 36 ವಸ್ತ್ರಹೀನಂ ಮಾಂ ವಸನಂ  
 ಪರ್ಯಧಾಪಯತ, ಪೀಡೀತಂ ಮಾಂ ದ್ರಷ್ಟುಮಾಗಚ್ಛತ, ಕಾರಾಸ್ಥಾನ್

ಮಾಂ ವೀಕ್ಷಿತುಮ ಆಗಚ್ಛತ | 37 ತದಾ ಧಾರ್ಮಿಕಾಃ ಪ್ರತಿವದಿಷ್ಯಂತಿ, ಹೇ ಪ್ರಭೋ, ಕದಾ ತ್ವಾಂ ಕ್ಷುಧಿತಂ ವೀಕ್ಷ್ಯ ವಯಮಭೋಜಯಾಮ? ವಾ ಪಿಪಾಸಿತಂ ವೀಕ್ಷ್ಯ ಅಪಾಯಯಾಮ? 38 ಕದಾ ವಾ ತ್ವಾಂ ವಿದೇಶಿನಂ ವಿಲೋಕ್ಯ ಸ್ವಸ್ಥಾನಮನಯಾಮ? ಕದಾ ವಾ ತ್ವಾಂ ನಗ್ನಂ ವೀಕ್ಷ್ಯ ವಸನಂ ಪರ್ಯಧಾಪಯಾಮ? 39 ಕದಾ ವಾ ತ್ವಾಂ ಪೀಡಿತಂ ಕಾರಾಸ್ಥಂ ವೀಕ್ಷ್ಯ ತ್ವದನ್ತಿಕಮಗಚ್ಛಾಮ? 40 ತದಾನೀಂ ರಾಜಾ ತಾನ್ ಪ್ರತಿವದಿಷ್ಯತಿ, ಯುಷ್ಮಾನಹಂ ಸತ್ಯಂ ವದಾಮಿ, ಮಮೈತೇಷಾಂ ಭ್ರಾತೃಣಾಂ ಮಧ್ಯೇ ಕಣ್ವನೈಕಂ ಕ್ಷುದ್ರತಮಂ ಪ್ರತಿ ಯದ್ ಅಕುರುತ, ತನ್ಮಾಂ ಪ್ರತ್ಯಕುರುತ | 41 ಪಶ್ಚಾತ್ ಸ ವಾಮಸ್ಥಿತಾನ್ ಜನಾನ್ ವದಿಷ್ಯತಿ, ರೇ ಶಾಪಗ್ರಸ್ತಾಃ ಸರ್ವೇ, ಶೈತಾನೇ ತಸ್ಯ ದೂತೇಭ್ಯಶ್ಚ ಯೋಽನನ್ತವಹ್ನಿರಾಸಾದಿತ ಆಸ್ತೇ, ಯೂಯಂ ಮದನ್ತಿಕಾತ್ ತಮಗ್ನಿಂ ಗಚ್ಛತ | (aiṅios g166) 42 ಯತೋ ಕ್ಷುಧಿತಾಯ ಮಹ್ಯಮಾಹಾರಂ ನಾದತ್ತ, ಪಿಪಾಸಿತಾಯ ಮಹ್ಯಂ ಪೇಯಂ ನಾದತ್ತ, 43 ವಿದೇಶಿನಂ ಮಾಂ ಸ್ವಸ್ಥಾನಂ ನಾನಯತ, ವಸನಹೀನಂ ಮಾಂ ವಸನಂ ನ ಪರ್ಯಧಾಪಯತ, ಪೀಡಿತಂ ಕಾರಾಸ್ಥಂ ಮಾಂ ವೀಕ್ಷಿತುಂ ನಾಗಚ್ಛತ | 44 ತದಾ ತೇ ಪ್ರತಿವದಿಷ್ಯಂತಿ, ಹೇ ಪ್ರಭೋ, ಕದಾ ತ್ವಾಂ ಕ್ಷುಧಿತಂ ವಾ ಪಿಪಾಸಿತಂ ವಾ ವಿದೇಶಿನಂ ವಾ ನಗ್ನಂ ವಾ ಪೀಡಿತಂ ವಾ ಕಾರಾಸ್ಥಂ ವೀಕ್ಷ್ಯ ತ್ವಾಂ ನಾಸೇವಾಮಹಿ? 45 ತದಾ ಸ ತಾನ್ ವದಿಷ್ಯತಿ, ತಥ್ಯಮಹಂ ಯುಷ್ಮಾನ್ ಬ್ರವೀಮಿ, ಯುಷ್ಮಾಭಿರೇಷಾಂ ಕಣ್ವನ ಕೋದಿಷ್ಯಂ ಪ್ರತಿ ಯನ್ನಾಕಾರಿ, ತನ್ಮಾಂ ಪ್ರತ್ಯೇವ ನಾಕಾರಿ | 46 ಪಶ್ಚಾದಮ್ಯನನ್ತಶಾಸ್ತಿಂ ಕಿನ್ತು ಧಾರ್ಮಿಕಾ ಅನನ್ತಾಯುಷಂ ಭೋಕ್ತುಂ ಯಾಸ್ಯಂತಿ | (aiṅios g166)

**26** ಯೀಶುರೇತಾನ್ ಪ್ರಸ್ತಾವಾನ್ ಸಮಾಪ್ಯ ಶಿಷ್ಯಾನೂಚೇ, 2 ಯುಷ್ಮಾಭಿರ್ಜ್ಞಾತಂ ದಿನದ್ವಯಾತ್ ಪರಂ ನಿಸ್ತಾರಮಹ ಉಪಸ್ಥಾಸ್ಯತಿ, ತತ್ರ ಮನುಜಸುತಃ ಕ್ರಶೀನ ಹನ್ತುಂ ಪರಕರೇಷು ಸಮರ್ಪಿಷ್ಯತೇ | 3 ತತಃ ಪರಂ ಪ್ರಧಾನಯಾಜಕಾಧ್ಯಾಪಕಪ್ರಾಚ್ಛಃ ಕಿಯಫಾನಾಮೋ ಮಹಾಯಾಜಕಸ್ಯಾಟ್ಕಾಲಿಕಾಯಾಂ ಮಿಲಿತ್ವಾ 4 ಕೇನೋಪಾಯೇನ ಯೀಶುಂ ಧೃತ್ವಾ ಹನ್ತುಂ ಶಕ್ನುಯುರಿತಿ ಮನ್ತ್ರಯಾಚ್ಛಕ್ರುಃ | 5 ಕಿನ್ತು ತೈರುಕ್ತಂ ಮಹಕಾಲೇ ನ ಧರ್ತವ್ಯಃ, ಧೃತೇ ಪ್ರಜಾನಾಂ ಕಲಹೇನ ಭವಿತುಂ ಶಕ್ಯತೇ | 6 ತತೋ ಬೈಥನಿಯಾಪುರೇ ಶಿಮೋನಾಖ್ಯಸ್ಯ

ಕುಷ್ಠಿನೋ ವೇಶ್ಠನಿ ಯೀಶೌ ತಿಷ್ಠತಿ 7 ಕಾಚನ ಯೋಷಾ  
 ಶ್ವೇತೋಪಲಭಾಜನೇನ ಮಹಾಘ್ನಂ ಸುಗಂಧಿ ತೈಲಮಾನೀಯ  
 ಭೋಜನಾಯೋಪವಿಶತಸ್ತಸ್ಯ ಶಿರೋಭ್ಯಷೇಚತ್ | 8 ಕಿನ್ನು  
 ತದಾಲೋಕ್ಯ ತಚ್ಚಿಷ್ಟೈಃ ಕುಪಿತೈರುಕ್ತಂ, ಕುತ ಇತ್ಥಮಪವ್ಯಯತೇ? 9  
 ಚೇದಿದಂ ವ್ಯಕ್ರೇಷ್ಯತ, ತರ್ಹಿ ಭೂರಿಮೂಲ್ಯಂ ಪ್ರಾಪ್ಯ ದರಿದ್ರೇಭ್ಯೋ  
 ವ್ಯತಾರಿಷ್ಯತ | 10 ಯೀಶುನಾ ತದವಗತ್ಯ ತೇ ಸಮುದಿತಾಃ,  
 ಯೋಷಾಮೇನಾಂ ಕುತೋ ದುಃಖಿನೀಂ ಕುರುಥ, ಸಾ ಮಾಂ ಪ್ರತಿ  
 ಸಾಧು ಕರ್ಮಾಕಾರ್ಷೀತ್ | 11 ಯುಷ್ಮಾಕಮಂ ಸಮೀಪೇ ದರಿದ್ರಾಃ  
 ಸತತಮೇವಾಸತೇ, ಕಿನ್ನು ಯುಷ್ಮಾಕಮನ್ತಿಕೇಹಂ ನಾಸೇ  
 ಸತತಂ | 12 ಸಾ ಮಮ ಕಾಯೋಪರಿ ಸುಗಂಧಿತ್ಯೈಲಂ ಸಿಕ್ತಾ  
 ಮಮ ಶ್ಮಶಾನದಾನಕರ್ಮಾಕಾರ್ಷೀತ್ | 13 ಅತೋಹಂ  
 ಯುಷ್ಮಾನ್ ತಥ್ಯಂ ವದಾಮಿ ಸರ್ವ್ವಸ್ಮಿನ್ ಜಗತಿ ಯತ್ರ ಯತ್ರೈಷ  
 ಸುಸಮಾಚಾರಃ ಪ್ರಚಾರಿಷ್ಯತೇ, ತತ್ರ ತತ್ರೈತಸ್ಯಾ ನಾಯ್ಯಾಃ  
 ಸ್ಮರಣಾರ್ಥಮ್ ಕರ್ಮೇದಂ ಪ್ರಚಾರಿಷ್ಯತೇ | 14 ತತೋ  
 ದ್ವಾದಶಶಿಷ್ಯಾಣಾಮ್ ಈಷ್ವರಿಯೋತೀಯಯಿಹೂದಾನಾಮಕ ಏಕಃ  
 ಶಿಷ್ಯಃ ಪ್ರಧಾನಯಾಜಕಾನಾಮನ್ತಿಕಂ ಗತ್ವಾ ಕಥಿತವಾನ್, 15 ಯದಿ  
 ಯುಷ್ಮಾಕಂ ಕರೇಷು ಯೀಶುಂ ಸಮರ್ಪಯಾಮಿ, ತರ್ಹಿ ಕಿಂ  
 ದಾಸ್ಯಥ? ತದಾನೀಂ ತೇ ತಸ್ಮೈ ತ್ರಿಂಶನ್ಮುದ್ರಾ ದಾತುಂ ಸ್ಥಿರೀಕೃತವನ್ತಃ |  
 16 ಸ ತದಾರಭ್ಯ ತಂ ಪರಕರೇಷು ಸಮರ್ಪಯಿತುಂ ಸುಯೋಗಂ  
 ಚೇಷ್ಟಿತವಾನ್ | 17 ಅನನ್ತರಂ ಕಿಣ್ಣಶೂನ್ಯಪೂಪಪರ್ವಣಃ ಪ್ರಥಮೇಡ್ವಿ  
 ಶಿಷ್ಯಾ ಯೀಶುಮ್ ಉಪಗತ್ಯ ಪಪ್ರಚ್ಛುಃ ಭವತ್ಯತೇ ಕುತ್ರ ವಯಂ  
 ನಿಸ್ತಾರಮಹಭೋಜ್ಯಮ್ ಆಯೋಜಯಿಷ್ಯಾಮಃ? ಭವತಃ ಕೇಚ್ಛಾ? 18  
 ತದಾ ಸ ಗದಿತವಾನ್, ಮಧ್ಯೇನಗರಮಮುಕಪುಂಸಃ ಸಮೀಪಂ  
 ವ್ರಜಿತ್ವಾ ವದತ, ಗುರು ಗದಿತವಾನ್, ಮತ್ಕಾಲಃ ಸವಿಧಃ, ಸಹ  
 ಶಿಷ್ಯೈಸ್ತದಾಲಯೇ ನಿಸ್ತಾರಮಹಭೋಜ್ಯಂ ಭೋಕ್ಷ್ಯೇ | 19 ತದಾ  
 ಶಿಷ್ಯಾ ಯೀಶೋಸ್ತಾದೃಶನಿದೇಶಾನುರೂಪಕರ್ಮ್ ವಿಧಾಯ ತತ್ರ  
 ನಿಸ್ತಾರಮಹಭೋಜ್ಯಮಾಸಾದಯಾಮಾಸುಃ | 20 ತತಃ ಸನ್ಧ್ಯಾಯಾಂ  
 ಸತ್ಯಾಂ ದ್ವಾದಶಭಿಃ ಶಿಷ್ಯೈಃ ಸಾಕಂ ಸ ನೃವಿಶತ್ | 21 ಅಪರಂ ಭುಇಕ್ಷಾನ  
 ಉಕ್ತವಾನ್ ಯುಷ್ಮಾನ್ ತಥ್ಯಂ ವದಾಮಿ, ಯುಷ್ಮಾಕಮೇಕೋ ಮಾಂ

ಪರಕರೇಷು ಸಮರ್ಪಯಿಷ್ಯತಿ | 22 ತದಾ ತೇಽತೀವ ದುಃಖಿತಾ  
 ಏಕೈಕಶೋ ವಕ್ತುಮಾರೇಭಿರೇ, ಹೇ ಪ್ರಭೋ, ಸ ಕಿಮಹಂ? 23 ತತಃ ಸ  
 ಜಗಾದ, ಮಯಾ ಸಾಕಂ ಯೋ ಜನೋ ಭೋಜನಪಾತ್ರೇ ಕರಂ  
 ಸಂಕ್ಷಿಪತಿ, ಸ ಏವ ಮಾಂ ಪರಕರೇಷು ಸಮರ್ಪಯಿಷ್ಯತಿ | 24  
 ಮನುಜಸುತಮಧಿ ಯಾದೃಶಂ ಲಿಖಿತಮಾಸ್ತೇ, ತದನುರೂಪಾ  
 ತದ್ಗತಿ ಭವಿಷ್ಯತಿ; ಕಿನ್ನು ಯೇನ ಪುಂಸಾ ಸ ಪರಕರೇಷು  
 ಸಮರ್ಪಯಿಷ್ಯತೇ, ಹಾ ಹಾ ಚೇತ್ ಸ ನಾಜನಿಷ್ಯತ, ತದಾ ತಸ್ಯ  
 ಕ್ಷೇಮಮಭವಿಷ್ಯತ್ | 25 ತದಾ ಯಿಹೂದಾನಾಮಾ ಯೋ  
 ಜನಸ್ತಂ ಪರಕರೇಷು ಸಮರ್ಪಯಿಷ್ಯತಿ, ಸ ಉಕ್ತವಾನ್, ಹೇ  
 ಗುರೋ, ಸ ಕಿಮಹಂ? ತತಃ ಸ ಪ್ರತ್ಯುಕ್ತವಾನ್, ತ್ವಯಾ ಸತ್ಯಂ  
 ಗದಿತಮ್ | 26 ಅನನ್ತರಂ ತೇಷಾಮಶನಕಾಲೇ ಯೀಶುಃ  
 ಪೂಪಮಾದಾಯೇಶ್ವರೀಯಗುಣಾನನೂದ್ಯ ಭಂಕ್ತ್ವಾ ಶಿಷ್ಯೇಭ್ಯಃ  
 ಪ್ರದಾಯ ಜಗಾದ, ಮದ್ವಪುಃಸ್ವರೂಪಮಿಮಂ ಗೃಹೀತ್ವಾ ಖಾದತ | 27  
 ಪಶ್ಚಾತ್ ಸ ಕಂಸಂ ಗೃಹ್ಣನ್ ಈಶ್ವರೀಯಗುಣಾನನೂದ್ಯ ತೇಭ್ಯಃ  
 ಪ್ರದಾಯ ಕಥಿತವಾನ್, ಸರ್ವೈ ಯುಷ್ಮಾಭಿರನೇನ ಪಾತವ್ಯಂ,  
 28 ಯಸ್ಮಾದನೇಕೇಷಾಂ ಪಾಪಮರ್ಷಣಾಯ ಪಾತಿತಂ  
 ಯನ್ಮನ್ನೂತ್ನನಿಯಮರೂಪಶೋಣಿತಂ ತದೇತತ್ | 29 ಅಪರಮಹಂ  
 ನೂತ್ನಗೋಸ್ತನೀರಸಂ ನ ಪಾಸ್ಯಾಮಿ, ತಾವತ್ ಗೋಸ್ತನೀಫಲರಸಂ  
 ಪುನಃ ಕದಾಪಿ ನ ಪಾಸ್ಯಾಮಿ | 30 ಪಶ್ಚಾತ್ ತೇ ಗೀತಮೇಕಂ ಸಂಗೀಯ  
 ಜೈತುನಾಖ್ಯಗಿರಿಂ ಗತವನ್ತಃ | 31 ತದಾನೀಂ ಯೀಶುಸ್ತಾನವೋಚತ್,  
 ಅಸ್ಯಾಂ ರಜನ್ಯಾಮಹಂ ಯುಷ್ಮಾಕಂ ಸರ್ವೇಷಾಂ ವಿಘ್ನರೂಪೋ  
 ಭವಿಷ್ಯಾಮಿ, ಯತೋ ಲಿಖಿತಮಾಸ್ತೇ, "ಮೇಷಾಣಾಂ ರಕ್ಷಕೋ ಯಸ್ತಂ  
 ಪ್ರಹರಿಷ್ಯಾಮ್ಯಹಂ ತತಃ | ಮೇಷಾಣಾಂ ನಿವಹೋ ನೂನಂ  
 ಪ್ರವಿಕೀರ್ಣೋ ಭವಿಷ್ಯತಿ" | | 32 ಕಿನ್ನು ಶ್ಮಶಾನಾತ್ ಸಮುತ್ಥಾಯ  
 ಯುಷ್ಮಾಕಮಗ್ರೇಹಂ ಗಾಲೀಲಂ ಗಮಿಷ್ಯಾಮಿ | 33 ಪಿತರಸ್ತಂ  
 ಪ್ರೋವಾಚ, ಭವಾಂಶ್ಚೇತ್ ಸರ್ವೇಷಾಂ ವಿಘ್ನರೂಪೋ ಭವತಿ, ತಥಾಪಿ  
 ಮಮ ನ ಭವಿಷ್ಯತಿ | 34 ತತೋ ಯೀಶುನಾ ಸ ಉಕ್ತಃ, ತುಭ್ಯಮಹಂ  
 ತದ್ಧಂ ಕಥಯಾಮಿ, ಯಾಮಿನ್ಯಾಮಸ್ಯಾಂ ಚರಣಾಯುಧಸ್ಯ ರವಾತ್  
 ಪೂರ್ವಂ ತ್ವಂ ಮಾಂ ತ್ರಿ ನಾರ್ಜ್ಞೀಕರಿಷ್ಯಸಿ | 35 ತತಃ ಪಿತರ



ಉದಿತವಾನ್, ಯದ್ಯಪಿ ತ್ವಯಾ ಸಮಂ ಮರ್ತ್ಯವ್ಯಂ, ತಥಾಪಿ ಕದಾಪಿ  
 ತ್ವಾಂ ನ ನಾಚ್ಛೇಕರಿಷ್ಯಾಮಿ; ತಥೈವ ಸರ್ವೇ ಶಿಷ್ಯಾಶ್ಚೋಚುಃ | 36  
 ಅನನ್ದರಂ ಯೀಶುಃ ಶಿಷ್ಯೈಃ ಸಾಕಂ ಗೇತ್ಯಿಮಾನೀನಾಮಕಂ ಸ್ಥಾನಂ  
 ಪ್ರಸ್ಥಾಯ ತೇಭ್ಯಃ ಕಥಿತವಾನ್, ಅದಃ ಸ್ಥಾನಂ ಗತ್ವಾ ಯಾವದಹಂ  
 ಪ್ರಾರ್ಥಯಿಷ್ಯೇ ತಾವದ್ ಯೂಯಮತ್ರೋಪವಿಶತ | 37 ಪಶ್ಚಾತ್  
 ಸ ಪಿತರಂ ಸಿವದಿಯಸುತೌ ಚ ಸಜ್ಜಿನಃ ಕೃತ್ವಾ ಗತವಾನ್,  
 ಶೋಕಾಕುಲೋಽತೀವ ವ್ಯಥಿತಶ್ಚ ಬಭೂವ | 38 ತಾನವಾದೀಚ್ಛ  
 ಮೃತಿಯಾತನೇವ ಮತ್ಪ್ರಾಣಾನಾಂ ಯಾತನಾ ಜಾಯತೇ,  
 ಯೂಯಮತ್ರ ಮಯಾ ಸಾರ್ಧಂ ಜಾಗೃತ | 39 ತತಃ ಸ ಕಿಚ್ಛಿದ್ಧೂರಂ  
 ಗತ್ವಾಧೋಮುಖಃ ಪತನ್ ಪ್ರಾರ್ಥಯಾಚ್ಛಕ್ರೇ, ಹೇ ಮತ್ಪಿತರ್ಯದಿ  
 ಭವಿತುಂ ಶಕ್ನೋತಿ, ತರ್ಹಿ ಕಂಸೋಽಯಂ ಮತ್ತೋ ದೂರಂ ಯಾತು;  
 ಕಿನ್ನು ಮದಿಚ್ಛಾವತ್ ನ ಭವತು, ತ್ವದಿಚ್ಛಾವದ್ ಭವತು | 40 ತತಃ ಸ  
 ಶಿಷ್ಯಾನುಪೇತ್ಯ ತಾನ್ ನಿದ್ರತೋ ನಿರೀಕ್ಷ್ಯ ಪಿತರಾಯ ಕಥಯಾಮಾಸ,  
 ಯೂಯಂ ಮಯಾ ಸಾಕಂ ದಣ್ಡಮೇಕಮಪಿ ಜಾಗರಿತುಂ ನಾಶನ್ಯತ?  
 41 ಪರೀಕ್ಷಾಯಾಂ ನ ಪತಿತುಂ ಜಾಗೃತ ಪ್ರಾರ್ಥಯದ್ವಿಷ್ಣುಃ; ಆತ್ಮಾ  
 ಸಮುದ್ಯತೋಸ್ತಿ, ಕಿನ್ನು ವಪು ರ್ಬುಲಂ | 42 ಸ ದ್ವಿತೀಯವಾರಂ  
 ಪ್ರಾರ್ಥಯಾಚ್ಛಕ್ರೇ, ಹೇ ಮತ್ತಾತ, ನ ಪೀತೇ ಯದಿ ಕಂಸಮಿದಂ  
 ಮತ್ತೋ ದೂರಂ ಯಾತುಂ ನ ಶಕ್ನೋತಿ, ತರ್ಹಿ ತ್ವದಿಚ್ಛಾವದ್ ಭವತು |  
 43 ಸ ಪುನರೇತ್ಯ ತಾನ್ ನಿದ್ರತೋ ದದರ್ಶ, ಯತಸ್ತೇಷಾಂ ನೇತ್ರಾಣಿ  
 ನಿದ್ರಯಾ ಪೂರ್ಣಾನ್ಯಾಸನ್ | 44 ಪಶ್ಚಾತ್ ಸ ತಾನ್ ವಿಹಾಯ ವ್ರಜಿತ್ವಾ  
 ತೃತೀಯವಾರಂ ಪೂರ್ವವತ್ ಕಥಯನ್ ಪ್ರಾರ್ಥಿತವಾನ್ | 45 ತತಃ  
 ಶಿಷ್ಯಾನುಪಾಗತ್ಯ ಗದಿತವಾನ್, ಸಾಮ್ಪ್ರತಂ ಶಯಾನಾಃ ಕಿಂ  
 ವಿಶ್ರಾಮ್ಯಥ? ಪಶ್ಯತ, ಸಮಯ ಉಪಾಸ್ಥಾತ್, ಮನುಜಸುತಃ ಪಾಪಿನಾಂ  
 ಕರೇಷು ಸಮರ್ಪ್ಯತೇ | 46 ಉತ್ತಿಷ್ಠತ, ವಯಂ ಯಾಮಃ, ಯೋ ಮಾಂ  
 ಪರಕರೇಷು ಮಸರ್ಪಯಿಷ್ಯತಿ, ಪಶ್ಯತ, ಸ ಸಮೀಪಮಾಯಾತಿ |  
 47 ಏತತ್ಕಥಾಕಥನಕಾಲೇ ದ್ವಾದಶಶಿಷ್ಯಾಣಾಮೇಕೋ  
 ಯಿಹೂದಾನಾಮಕೋ ಮುಖ್ಯಯಾಜಕಲೋಕಪ್ರಾಚೀನ್ಯೈಃ  
 ಪ್ರಹಿತಾನ್ ಅಸಿಧಾರಿಯಷ್ಟಿಧಾರಿಣೋ ಮನುಜಾನ್ ಗೃಹೀತ್ವಾ  
 ತತ್ಸಮೀಪಮುಪತಸ್ಥೌ | 48 ಅಸೌ ಪರಕರೇಷ್ವರ್ಪಯಿತಾ ಪೂರ್ವಂ

ತಾನ್ ಇತ್ಥಂ ಸಜ್ಜೀತಯಾಮಾಸ, ಯಮಹಂ ಚುಮ್ಮಿಷ್ಟೇ, ಸೋಽಸೌ  
 ಮನುಜಃ, ಸಏವ ಯುಷ್ಮಾಭಿ ಧಾರ್ಯತಾಂ | 49 ತದಾ ಸ ಸಪದಿ  
 ಯೀಶುಮುಪಾಗತ್ಯ ಹೇ ಗುರೋ, ಪ್ರಣಮಾಮೀತ್ಯುಕ್ತ್ವಾ ತಂ  
 ಚುಚುಮ್ಪೇ | 50 ತದಾ ಯೀಶುಸ್ತಮುವಾಚ, ಹೇ ಮಿತ್ರಂ  
 ಕಿಮರ್ಥಮಾಗತೋಸಿ? ತದಾ ತೈರಾಗತ್ಯ ಯೀಶುರಾಕ್ರಮ್ಯ ದಘ್ರೇ | 51  
 ತತೋ ಯೀಶೋಃ ಸಜ್ಜಿನಾಮೇಕಃ ಕರಂ ಪ್ರಸಾರ್ಯ ಕೋಷಾದಸಿಂ  
 ಬಹಿಷ್ಕೃತ್ಯ ಮಹಾಯಾಜಕಸ್ಯ ದಾಸಮೇಕಮಾಹತ್ಯ ತಸ್ಯ ಕರ್ಣಂ  
 ಚಿಚ್ಛೇದ | 52 ತತೋ ಯೀಶುಸ್ತಂ ಜಗಾದ, ಖಡ್ಗಂ ಸ್ವಸ್ಥಾನೇ ನಿಧೇಹಿ  
 ಯತೋ ಯೇ ಯೇ ಜನಾ ಅಸಿಂ ಧಾರಯನ್ತಿ, ತಏವಾಸಿನಾ ವಿನಶ್ಯನ್ತಿ |  
 53 ಅಪರಂ ಪಿತಾ ಯಥಾ ಮದಂತಿಕಂ ಸ್ವರ್ಗೀಯದೂತಾನಾಂ  
 ದ್ವಾದಶವಾಹಿನೀತೋಽಧಿಕಂ ಪ್ರಹಿಣುಯಾತ್ ಮಯಾ  
 ತಮುದ್ಧಿಶ್ಯೇದಾನೀಮೇವ ತಥಾ ಪ್ರಾರ್ಥಯಿತುಂ ನ ಶಕ್ಯತೇ, ತ್ವಯಾ  
 ಕಿಮಿತ್ಥಂ ಜ್ಞಾಯತೇ? 54 ತಥಾ ಸತೀತ್ಥಂ ಘಟಿಷ್ಯತೇ ಧರ್ಮಪುಸ್ತಕಸ್ಯ  
 ಯದಿದಂ ವಾಕ್ಯಂ ತತ್ ಕಥಂ ಸಿದ್ಧೇತ್? 55 ತದಾನೀಂ ಯೀಶು  
 ಜನನಿವಹಂ ಜಗಾದ, ಯೂಯಂ ಖಡ್ಗಯಷ್ಟೀನ್ ಆದಾಯ ಮಾಂ  
 ಕಿಂ ಚೌರಂ ಧರ್ತುಮಾಯಾತಾಃ? ಅಹಂ ಪ್ರತ್ಯಹಂ ಯುಷ್ಮಾಭಿಃ  
 ಸಾಕಮುಪವಿಶ್ಯ ಸಮುಪಾದಿಶಂ, ತದಾ ಮಾಂ ನಾಧರತ; 56 ಕಿನ್ನು  
 ಭವಿಷ್ಯದ್ವಾದಿನಾಂ ವಾಕ್ಯಾನಾಂ ಸಂಸಿದ್ಧಯೇ ಸರ್ವಮೇತದಭೂತ್ |  
 ತದಾ ಸರ್ವೇ ಶಿಷ್ಯಾಸ್ತಂ ವಿಹಾಯ ಪಲಾಯನ್ತ | 57 ಅನನ್ತರಂ ತೇ  
 ಮನುಜಾ ಯೀಶುಂ ಧೃತ್ವಾ ಯತ್ರಾಧ್ಯಾಪಕಪ್ರಾಙ್ಣಃ ಪರಿಷದಂ ಕುರ್ವನ್ತ  
 ಉಪಾವಿಶನ್ ತತ್ರ ಕಿಯಫಾನಾಮಕಮಹಾಯಾಜಕಸ್ಯಾಂತಿಕಂ ನಿನ್ಯಃ |  
 58 ಕಿನ್ನು ಶೇಷೇ ಕಿಂ ಭವಿಷ್ಯತೀತಿ ವೇತ್ತುಂ ಪಿತರೋ ದೂರೇ ತತ್ಪಶ್ಯಾದ್  
 ವ್ರಜಿತ್ವಾ ಮಹಾಯಾಜಕಸ್ಯಾಟ್ಖಾಲಿಕಾಂ ಪ್ರವಿಶ್ಯ ದಾಸೈಃ ಸಹಿತ  
 ಉಪಾವಿಶತ್ | 59 ತದಾನೀಂ ಪ್ರಧಾನಯಾಜಕಪ್ರಾಚೀನಮನ್ತ್ರಿಣಃ  
 ಸರ್ವೇ ಯೀಶುಂ ಹನ್ತುಂ ಮೃಷಾಸಾಕ್ಷ್ಯಮ್ ಅಲಿಪ್ಸನ್ತ, 60 ಕಿನ್ನು ನ  
 ಲೇಭಿರೇ | ಅನೇಕೇಷು ಮೃಷಾಸಾಕ್ಷಿಷ್ವಾಗತೇಷ್ವಪಿ ತನ್ನ  
 ಪ್ರಾಪುಃ | 61 ಶೇಷೇ ದ್ವೌ ಮೃಷಾಸಾಕ್ಷಿಣಾವಾಗತ್ಯ ಜಗದತುಃ,  
 ಪುಮಾನಯಮಕಥಯತ್, ಅಹಮೀಶ್ವರಮಂದಿರಂ ಭಂಕ್ತ್ವಾ  
 ದಿನತ್ರಯಮಧ್ಯೇ ತನ್ನಿರ್ಮೂತುಂ ಶಕ್ನೋಮಿ | 62 ತದಾ

ಮಹಾಯಾಜಕ ಉತ್ಥಾಯ ಯೀಶುಮ್ ಅವಾದೀತ್ | ತ್ವಂ ಕಿಮಪಿ ನ  
 ಪ್ರತಿವದಸಿ? ತ್ವಾಮಧಿ ಕಿಮೇತೇ ಸಾಕ್ಷ್ಯಂ ವದನ್ತಿ? 63 ಕಿನ್ನು ಯೀಶು  
 ಮೋನೀಭೂಯ ತಸ್ಯಾ | ತತೋ ಮಹಾಯಾಜಕ ಉಕ್ತವಾನ್,  
 ತ್ವಾಮ್ ಅಮರೇಶ್ವರನಾಮ್ನಾ ಶಪಯಾಮಿ, ತ್ವಮೀಶ್ವರಸ್ಯ  
 ಪುತ್ರೋಽಭಿಷಿಕ್ತೋ ಭವಸಿ ನವೇತಿ ವದ | 64 ಯೀಶುಃ ಪ್ರತ್ಯವದತ್,  
 ತ್ವಂ ಸತ್ಯಮುಕ್ತವಾನ್; ಅಹಂ ಯುಷ್ಮಾನ್ ತಥ್ಯಂ ವದಾಮಿ, ಇತಃಪರಂ  
 ಮನುಜಸುತಂ ಸರ್ವಶಕ್ತಿಮತೋ ದಕ್ಷಿಣಪಾರ್ಶ್ವೇ ಸ್ಥಾತುಂ  
 ಗಗಣಸ್ಥಂ ಜಲಧರಾನಾರುಹ್ಯಾಯಾಂತಂ ವೀಕ್ಷಧ್ವೇ | 65 ತದಾ  
 ಮಹಾಯಾಜಕೋ ನಿಜವಸನಂ ಛಿತ್ವಾ ಜಗಾದ, ಏಷ ಈಶ್ವರಂ  
 ನಿಂದಿತವಾನ್, ಅಸ್ಮಾಕಮಪರಸಾಕ್ಷೇಣ ಕಿಂ ಪ್ರಯೋಜನಂ? ಪಶ್ಯತ,  
 ಯೂಯಮೇವಾಸ್ಯಾಸ್ಯಾದ್ ಈಶ್ವರನಿನ್ದಾಂ ಶ್ರುತವನ್ತಃ, 66 ಯುಷ್ಮಾಭಿಃ  
 ಕಿಂ ವಿವಿಚ್ಯತೇ? ತೇ ಪ್ರತ್ಯುಚುಃ, ವಧಾಹೋಽಯಂ | 67  
 ತತೋ ಲೋಕೈಸ್ತದಾಸ್ಯೇ ನಿಷ್ಠಿವಿತಂ ಕೇಚಿತ್ ಪ್ರತಲಮಾಹತ್ಯ  
 ಕೇಚಿಚ್ಚ ಚಪೇಟಮಾಹತ್ಯ ಬಭಾಷಿರೇ, 68 ಹೇ ಖ್ರೀಷ್ಟ ತ್ವಾಂ  
 ಕಶ್ಚಪೇಟಮಾಹತವಾನ್? ಇತಿ ಗಣಯಿತ್ವಾ ವದಾಸ್ಮಾನ್ | 69 ಪಿತರೋ  
 ಬಹಿರಜ್ಞನ ಉಪವಿಶತಿ, ತದಾನೀಮೇಕಾ ದಾಸೀ ತಮುಪಾಗತ್ಯ  
 ಬಭಾಷೇ, ತ್ವಂ ಗಾಲೀಲೀಯಯೀಶೋಃ ಸಹಚರಏಕಃ | 70 ಕಿನ್ನು ಸ  
 ಸರ್ವೇಷಾಂ ಸಮಕ್ಷಮ್ ಅನಜ್ಞೇಕೃತ್ಯಾವಾದೀತ್, ತ್ವಯಾ ಯದುಚ್ಯತೇ,  
 ತದರ್ಥಮಹಂ ನ ವೇದ್ಮಿ | 71 ತದಾ ತಸ್ಮಿನ್ ಬಹಿದ್ವಾರಂ ಗತೇ ಽನ್ಯಾ  
 ದಾಸೀ ತಂ ನಿರೀಕ್ಷ್ಯ ತತ್ರತ್ಯಜನಾನವದತ್, ಅಯಮಪಿ  
 ನಾಸರತೀಯಯೀಶುನಾ ಸಾರ್ಥಮ್ ಆಸೀತ್ | 72 ತತಃ ಸ ಶಪಥೇನ  
 ಪುನರನಜ್ಞೇಕೃತ್ಯ ಕಥಿತವಾನ್, ತಂ ನರಂ ನ ಪರಿಚಿನೋಮಿ | 73  
 ಕ್ಷಣಾತ್ ಪರಂ ತಿಷ್ಠನ್ನೋ ಜನಾ ಏತ್ಯ ಪಿತರಮ್ ಅವದನ್, ತ್ವಮವಶ್ಯಂ  
 ತೇಷಾಮೇಕ ಇತಿ ತ್ವದುಚ್ಚಾರಣಮೇವ ದ್ಯೋತಯತಿ | 74 ಕಿನ್ನು  
 ಸೋಽಭಿಶಪ್ಯ ಕಥಿತವಾನ್, ತಂ ಜನಂ ನಾಹಂ ಪರಿಚಿನೋಮಿ, ತದಾ  
 ಸಪದಿ ಕುಕ್ಕುಟೋ ರುರಾವ | 75 ಕುಕ್ಕುಟರವಾತ್ ಪ್ರಾಕ್ ತ್ವಂ ಮಾಂ  
 ತ್ರಿರಪಾಹೋಷ್ಯಸೇ, ಯೈಷಾ ವಾಗ್ ಯೀಶುನಾವಾದಿ ತಾಂ ಪಿತರಃ  
 ಸಂಸ್ತೃತ್ಯ ಬಹಿರಿತ್ವಾ ಖೇದಾದ್ ಭೃಶಂ ಚಕ್ರನ್ |

**27** ಪ್ರಭಾತೇ ಜಾತೇ ಪ್ರಧಾನಯಾಜಕಲೋಕಪ್ರಾಚೀನಾ ಯೀಶುಂ  
ಹನ್ತುಂ ತತ್ಪ್ರತಿಕೂಲಂ ಮನ್ತ್ರಯಿತ್ವಾ 2 ತಂ ಬದ್ಧ್ವಾ ನೀತ್ವಾ  
ಪನ್ನೀಯಪೀಲಾತಾಖ್ಯಾಧಿಪೇ ಸಮರ್ಪಯಾಮಾಸುಃ | 3 ತತೋ  
ಯೀಶೋಃ ಪರಕರೇವ್ವರ್ಪಯಿತಾ ಯಿಹೂದಾಸ್ತತ್ಪ್ರಾಣಾದಣ್ಡಾಜ್ಞಾಂ  
ವಿದಿತ್ವಾ ಸನ್ನಪ್ತಮನಾಃ ಪ್ರಧಾನಯಾಜಕಲೋಕಪ್ರಾಚೀನಾನಾಂ  
ಸಮಕ್ಷಂ ತಾಸ್ತ್ರೀಂಶನ್ಮುದ್ರಾಃ ಪ್ರತಿದಾಯಾವಾದೀತ್, 4  
ಏತನ್ನಿರಾಗೋನರಪ್ರಾಣಪರಕರಾರ್ಪಣಾತ್ ಕಲುಷಂ ಕೃತವಾನಹಂ |  
ತದಾ ತ ಉದಿತವನ್ತಃ, ತೇನಾಸ್ಮಾಕಂ ಕಿಂ? ತ್ವಯಾ ತದ್ ಬುದ್ಧತಾಮ್ |  
5 ತತೋ ಯಿಹೂದಾ ಮನ್ನಿರಮಧ್ಯೇ ತಾ ಮುದ್ರಾ ನಿಕ್ಷಿಪ್ಯ ಪ್ರಸ್ಥಿತವಾನ್  
ಇತ್ವಾ ಚ ಸ್ವಯಮಾತ್ಮಾನಮುದ್ಬಬನ್ಧ | 6 ಪಶ್ಚಾತ್ ಪ್ರಧಾನಯಾಜಕಾಸ್ತಾ  
ಮುದ್ರಾ ಆದಾಯ ಕಥಿತವನ್ತಃ, ಏತಾ ಮುದ್ರಾಃ ಶೋಣಿತಮೂಲ್ಯಂ  
ತಸ್ಮಾದ್ ಭಾಣ್ಡಾಗಾರೇ ನ ನಿಧಾತವ್ಯಾಃ | 7 ಅನನ್ತರಂ ತೇ  
ಮನ್ತ್ರಯಿತ್ವಾ ವಿದೇಶಿನಾಂ ಶ್ಮಶಾನಸ್ಥಾನಾಯ ತಾಭಿಃ ಕುಲಾಲಸ್ಯ  
ಕ್ಷೇತ್ರಮುಕ್ರೀಣನ್ | 8 ಅತೋಽದ್ಯಾಪಿ ತತ್ಸಾನಂ ರಕ್ತಕ್ಷೇತ್ರಂ ವದನ್ತಿ | 9  
ಇತ್ಥಂ ಸತಿ ಇಸ್ರಾಯೇಲೀಯಸನ್ತಾನೈ ಯಸ್ಯ ಮೂಲ್ಯಂ  
ನಿರುಪಿತಂ, ತಸ್ಯ ತ್ರಿಂಶನ್ಮುದ್ರಾಮಾನಂ ಮೂಲ್ಯಂ 10 ಮಾಂ ಪ್ರತಿ  
ಪರಮೇಶ್ವರಸ್ಯಾದೇಶಾತ್ ತೇಭ್ಯ ಆದೀಯತ, ತೇನ ಚ ಕುಲಾಲಸ್ಯ  
ಕ್ಷೇತ್ರಂ ಕ್ರೀತಮಿತಿ ಯದ್ವಚನಂ ಯಿರಿಮಿಯಭವಿಷ್ಯದ್ವಾದಿನಾ ಪ್ರೋಕ್ತಂ  
ತತ್ ತದಾಸಿದ್ಧತ್ | 11 ಅನನ್ತರಂ ಯೀಶೌ ತದಧಿಪತೇಃ ಸಮ್ಮುಖ  
ಉಪತಿಷ್ಠತಿ ಸ ತಂ ಪಪ್ರಚ್ಛ, ತ್ವಂ ಕಿಂ ಯಿಹೂದೀಯಾನಾಂ ರಾಜಾ?  
ತದಾ ಯೀಶುಸ್ತಮವದತ್, ತ್ವಂ ಸತ್ಯಮುಕ್ತವಾನ್ | 12 ಕಿನ್ನು  
ಪ್ರಧಾನಯಾಜಕಪ್ರಾಚೀನೈರಭಿಯುಕ್ತೇನ ತೇನ ಕಿಮಪಿ ನ ಪ್ರತ್ಯವಾದಿ |  
13 ತತಃ ಪೀಲಾತೇನ ಸ ಉದಿತಃ, ಇಮೇ ತ್ವತ್ಪ್ರತಿಕೂಲತಃ ಕತಿ  
ಕತಿ ಸಾಕ್ಷ್ಯಂ ದದತಿ, ತತ್ ತ್ವಂ ನ ಶ್ರುಣೋಷಿ? 14 ತಥಾಪಿ  
ಸ ತೇಷಾಮೇಕಸ್ಯಾಪಿ ವಚಸ ಉತ್ತರಂ ನೋದಿತವಾನ್;  
ತೇನ ಸೋಽಧಿಪತಿ ಮರ್ಹಾಚಿತ್ರಂ ವಿದಾಮಾಸ | 15 ಅನ್ಯಚ್ಛ  
ತನ್ಮಹಕಾಲೇಽಧಿಪತೇರೇತಾದ್ಯಶೀ ರಾತಿರಾಸೀತ್, ಪ್ರಜಾ ಯಂ ಕಣ್ವನ  
ಬನ್ನಿನಂ ಯಾಚಂತೇ, ತಮೇವ ಸ ಮೋಚಯತೀತಿ | 16 ತದಾನೀಂ  
ಬರಬ್ಬಾನಾಮಾ ಕಚ್ಚಿತ್ ಖ್ಯಾತಬನ್ಧ್ಯಾಸೀತ್ | 17 ತತಃ ಪೀಲಾತಸ್ತತ್ರ

ಮಿಲಿತಾನ್ ಲೋಕಾನ್ ಅಪ್ಯಚ್ಛತ್, ಏಷ ಬರಬ್ಬಾ ಬನ್ನೀ  
 ಖ್ರೀಷ್ಟವಿಖ್ಯಾತೋ ಯೀಶುಶ್ಚೈತಯೋಃ ಕಂ ಮೋಚಯಿಷ್ಯಾಮಿ?  
 ಯುಷ್ಮಾಕಂ ಕಿಮೀಪ್ಸಿತಂ? 18 ತೈರೀಷ್ಟ್ಯಯಾ ಸ ಸಮರ್ಪಿತ ಇತಿ ಸ  
 ಜ್ಞಾತವಾನ್ | 19 ಅಪರಂ ವಿಚಾರಾಸನೋಪವೇಶನಕಾಲೇ ಪೀಲಾತಸ್ಯ  
 ಪತ್ನೀ ಭೃತ್ಯಂ ಪ್ರಹಿತೃತಸ್ಮೈ ಕಥಯಾಮಾಸ, ತಂ ಧಾರ್ಮಿಕಮನುಜಂ  
 ಪ್ರತಿ ತ್ವಯಾ ಕಿಮಪಿ ನ ಕರ್ತವ್ಯಂ; ಯಸ್ಮಾತ್ ತತ್ಕೃತೇಽದ್ಯಾಹಂ ಸ್ವಪ್ನೇ  
 ಪ್ರಭೂತಕಷ್ಟಮಲಭೇ | 20 ಅನನ್ತರಂ ಪ್ರಧಾನಯಾಜಕಪ್ರಾಚೀನಾ  
 ಬರಬ್ಬಾಂ ಯಾಚಿತ್ವಾದಾತುಂ ಯೀಶುಶ್ಚ ಹನ್ತುಂ ಸಕಲಲೋಕಾನ್  
 ಪ್ರಾವರ್ತಯನ್ | 21 ತತೋಽಧಿಪತಿಸ್ತಾನ್ ಪೃಷ್ಟವಾನ್, ಏತಯೋಃ  
 ಕಮಹಂ ಮೋಚಯಿಷ್ಯಾಮಿ? ಯುಷ್ಮಾಕಂ ಕೇಚ್ಛಾ? ತೇ ಪ್ರೋಚು  
 ಬರಬ್ಬಾಂ | 22 ತದಾ ಪೀಲಾತಃ ಪಪ್ರಚ್ಛ, ತರ್ಹಿ ಯಂ ಖ್ರೀಷ್ಟಂ  
 ವದನ್ತಿ, ತಂ ಯೀಶುಂ ಕಿಂ ಕರಿಷ್ಯಾಮಿ? ಸರ್ವೇ ಕಥಯಾಮಾಸುಃ, ಸ  
 ಕ್ರುಶೇನ ವಿಧೃತಾಂ | 23 ತತೋಽಧಿಪತಿರವಾದೀತ್, ಕುತಃ?  
 ಕಿಂ ತೇನಾಪರಾದ್ಧಂ? ಕಿನ್ತು ತೇ ಪುನರುಚ್ಯೈ ಜಗದುಃ, ಸ  
 ಕ್ರುಶೇನ ವಿಧೃತಾಂ | 24 ತದಾ ನಿಜವಾಕ್ಯಮಗ್ರಾಹ್ಯಮಭೂತ್,  
 ಕಲಹಶ್ಚಾಪ್ಯಭೂತ್, ಪೀಲಾತ ಇತಿ ವಿಲೋಕ್ಯ ಲೋಕಾನಾಂ  
 ಸಮಕ್ಷಂ ತೋಯಮಾದಾಯ ಕರೌ ಪ್ರಕ್ಷಾಲ್ಯಾವೋಚತ್, ಏತಸ್ಯ  
 ಧಾರ್ಮಿಕಮನುಷ್ಯಸ್ಯ ಶೋಣಿತಪಾತೇ ನಿರ್ದೋಷೋಽಹಂ,  
 ಯುಷ್ಮಾಭಿರೇವ ತದ್ ಬುಧೃತಾಂ | 25 ತದಾ ಸರ್ವಾಃ ಪ್ರಜಾಃ  
 ಪ್ರತ್ಯವೋಚನ್, ತಸ್ಯ ಶೋಣಿತಪಾತಾಪರಾಧೋಽಸ್ಮಾಕಮ್  
 ಅಸ್ತತ್ಸನ್ನಾನಾನಾಇಶ್ಣೀಪರಿ ಭವತು | 26 ತತಃ ಸ ತೇಷಾಂ ಸಮೀಪೇ  
 ಬರಬ್ಬಾಂ ಮೋಚಯಾಮಾಸ ಯೀಶುನ್ತು ಕಷಾಭಿರಾಹತ್ಯ ಕ್ರುಶೇನ  
 ವೇಧಿತುಂ ಸಮರ್ಪಯಾಮಾಸ | 27 ಅನನ್ತರಮ್ ಅಧಿಪತೇಃ ಸೇನಾ  
 ಅಧಿಪತೇ ಗೃಹಂ ಯೀಶುಮಾನೀಯ ತಸ್ಯ ಸಮೀಪೇ  
 ಸೇನಾಸಮೂಹಂ ಸಂಜಗ್ಮಹುಃ | 28 ತತಸ್ತೇ ತಸ್ಯ ವಸನಂ  
 ಮೋಚಯಿತ್ವಾ ಕೃಷ್ಣಲೋಹಿತವರ್ಣವಸನಂ ಪರಿಧಾಪಯಾಮಾಸುಃ  
 29 ಕಣ್ಣುಕಾನಾಂ ಮುಕುಟಂ ನಿರ್ಮಾಯ ತಚ್ಚಿರಸಿ ದದುಃ, ತಸ್ಯ  
 ದಕ್ಷಿಣಕರೇ ವೇತ್ರಮೇಕಂ ದತ್ತ್ವಾ ತಸ್ಯ ಸಮ್ಮುಖೇ ಜಾನೂನಿ  
 ಪಾತಯಿತ್ವಾ ಹೇ ಯಿಹೂದೀಯಾನಾಂ ರಾಜನ್, ತುಭ್ಯಂ ನಮ

ಇತ್ಯುಕ್ತ್ವಾ ತಂ ತಿರಶ್ಚಕ್ರುಃ, 30 ತತಸ್ತಸ್ಯ ಗಾತ್ರೇ ನಿಷ್ಠೀವಂ ದತ್ವಾ ತೇನ  
 ವೇತ್ರೇಣ ಶಿರ ಆಜಘ್ನುಃ | 31 ಇತ್ಥಂ ತಂ ತಿರಸ್ಕೃತ್ಯ ತದ್ ವಸನಂ  
 ಮೋಚಯಿತ್ವಾ ಪುನರ್ನಿಜವಸನಂ ಪರಿಧಾಪಯಾಣ್ಣುಕ್ರುಃ, ತಂ ಕ್ರುಶೇನ  
 ವೇಧಿತುಂ ನೀತವನ್ತಃ | 32 ಪಶ್ಚಾತ್ತೇ ಬಹಿರ್ಭೂಯ ಕುರೀಣೀಯಂ  
 ಶಿಮೋನ್ನಾಮಕಮೇಕಂ ವಿಲೋಕ್ಯ ಕ್ರುಶಂ ವೋಡುಂ ತಮಾದದಿರೇ |  
 33 ಅನನ್ತರಂ ಗುಲ್ಗಲ್ತಾಮ್ ಅರ್ಥಾತ್ ಶಿರಸ್ಕಪಾಲನಾಮಕಸ್ಥಾನಮು  
 ಪಸ್ಥಾಯ ತೇ ಯೀಶವೇ ಪಿತ್ತಮಿಶ್ರಿತಾಮ್ಲರಸಂ ಪಾತುಂ ದದುಃ, 34  
 ಕಿನ್ನು ಸ ತಮಾಸ್ವಾದ್ಯ ನ ಪಪೌ | 35 ತದಾನೀಂ ತೇ ತಂ ಕ್ರುಶೇನ  
 ಸಂವಿದ್ಯ ತಸ್ಯ ವಸನಾನಿ ಗುಟಿಕಾಪಾತೇನ ವಿಭಜ್ಯ ಜಗ್ಮಹುಃ, ತಸ್ಮಾತ್,  
 ವಿಭಜನ್ತೇಽಧರೀಯಂ ಮೇ ತೇ ಮನುಷ್ಯಾಃ ಪರಸ್ಪರಂ |  
 ಮದುತ್ತರೀಯವಸ್ತ್ರಾರ್ಥಂ ಗುಟಿಕಾಂ ಪಾತಯನ್ತಿ ಚ ||  
 ಯದೇತದ್ವಚನಂ ಭವಿಷ್ಯದ್ವಾದಿಭಿರುಕ್ತಮಾಸೀತ್, ತದಾ ತದ್  
 ಅಸಿದ್ಯತ್, 36 ಪಶ್ಚಾತ್ ತೇ ತತ್ರೋಪವಿಶ್ಯ ತದ್ರಕ್ಷಣಕರ್ಷಣಿ  
 ನಿಯುಕ್ತಾಸ್ತಸ್ಯುಃ | 37 ಅಪರಮ್ ಏಷ ಯಿಹೂದೀಯಾನಾಂ  
 ರಾಜಾ ಯೀಶುರಿತ್ಯಪವಾದಲಿಪಿಪತ್ರಂ ತಚ್ಚಿರಸ ಊರ್ವ್ವೇ  
 ಯೋಜಯಾಮಾಸುಃ | 38 ತತಸ್ತಸ್ಯ ವಾಮೇ ದಕ್ಷಿಣೇ ಚ ದ್ವೌ ಚೈರೌ  
 ತೇನ ಸಾಕಂ ಕ್ರುಶೇನ ವಿವಿಧುಃ | 39 ತದಾ ಪಾನ್ಥಾ ನಿಜಶಿರೋ  
 ಲಾಡಯಿತ್ವಾ ತಂ ನಿನ್ದನ್ತೋ ಜಗದುಃ, 40 ಹೇ ಈಶ್ವರಮನ್ದಿರಭಿಷ್ಣುಕ  
 ದಿನತ್ರಯೇ ತನ್ನಿರ್ಮೂತಃ ಸ್ವಂ ರಕ್ಷ, ಚೇತ್ತ್ವಮೀಶ್ವರಸುತಸ್ತರ್ಹಿ  
 ಕ್ರುಶಾದವರೋಹ | 41 ಪ್ರಧಾನಯಾಜಕಾಧ್ಯಾಪಕಪ್ರಾಚೀನಾಶ್ಚ ತಥಾ  
 ತಿರಸ್ಕೃತ್ಯ ಜಗದುಃ, 42 ಸೋಽನ್ಯಜನಾನಾವತ್, ಕಿನ್ನು ಸ್ವಮವಿತುಂ ನ  
 ಶಕ್ನೋತಿ | ಯದೀಸ್ರಾಯೇಲೋ ರಾಜಾ ಭವೇತ್, ತರ್ಹಿದಾನೀಮೇವ  
 ಕ್ರುಶಾದವರೋಹತು, ತೇನ ತಂ ವಯಂ ಪ್ರತ್ಯೇಷ್ಯಾಮಃ |  
 43 ಸ ಈಶ್ವರೇ ಪ್ರತ್ಯಾಶಾಮಕರೋತ್, ಯದೀಶ್ವರಸ್ತಸ್ಮಿನ್  
 ಸನ್ನುಷ್ಟಸ್ತರ್ಹಿದಾನೀಮೇವ ತಮವೇತ್, ಯತಃ ಸ ಉಕ್ತವಾನ್  
 ಅಹಮೀಶ್ವರಸುತಃ | 44 ಯೌ ಸ್ತೇನೌ ಸಾಕಂ ತೇನ ಕ್ರುಶೇನ ವಿದ್ಧೌ ತೌ  
 ತದ್ವದೇವ ತಂ ನಿನಿನ್ದತುಃ | 45 ತದಾ ದ್ವಿತೀಯಯಾಮಾತ್  
 ತೃತೀಯಯಾಮಂ ಯಾವತ್ ಸರ್ವ್ವದೇಶೇ ತಮಿರಂ ಬಭೂವ, 46  
 ತೃತೀಯಯಾಮೇ "ಏಲೀ ಏಲೀ ಲಾಮಾ ಶಿವಕ್ತನೀ", ಅರ್ಥಾತ್

ಮದೀಶ್ವರ ಮದೀಶ್ವರ ಕುತೋ ಮಾಮತ್ಯಾಕ್ಷೀಃ? ಯೀಶುರುಚ್ಚೈರಿತಿ  
 ಜಗಾದ | 47 ತದಾ ತತ್ರ ಸ್ಥಿತಾಃ ಕೇಚಿತ್ ತತ್ ಶ್ರುತ್ವಾ ಬಭಾಷಿರೇ,  
 ಅಯಮ್ ಏಲಿಯಮಾಹೂಯತಿ | 48 ತೇಷಾಂ ಮಧ್ಯಾದ್ ಏಕಃ  
 ಶೀಘ್ರಂ ಗತ್ವಾ ಸ್ವಙ್ಗಂ ಗೃಹೀತ್ವಾ ತತ್ರಾಘ್ನರಸಂ ದತ್ವಾ ನಲೇನ ಪಾತುಂ  
 ತಸ್ಮೈ ದದೌ | 49 ಇತರೇಽಕಥಯನ್ ತಿಷ್ಠತ, ತಂ ರಕ್ಷಿತುಮ್ ಏಲಿಯ  
 ಆಯಾತಿ ನವೇತಿ ಪಶ್ಯಾಮಃ | 50 ಯೀಶುಃ ಪುನರುಚೈರಾಹೂಯ  
 ಪ್ರಾಣಾನ್ ಜಹೌ | 51 ತತೋ ಮನ್ನಿರಸ್ಯ ವಿಚ್ಛೇದವಸನಮ್  
 ಊರ್ಧ್ವಾದಧೋ ಯಾವತ್ ಛಿದ್ಯಮಾನಂ ದ್ವಿಧಾಭವತ್, 52  
 ಭೂಮಿಶ್ಚಕಮ್ಪೇ ಭೂಧರೋವ್ಯದೀರ್ಯತ ಚ | ಶ್ಮಶಾನೇ ಮುಕ್ತೇ  
 ಭೂರಿಪುಣ್ಯವತಾಂ ಸುಪ್ತದೇಹಾ ಉದತಿಷ್ಠನ್, 53 ಶ್ಮಶಾನಾದ್  
 ವಹಿರ್ಭೂಯ ತದುತ್ಥಾನಾತ್ ಪರಂ ಪುಣ್ಯಪುರಂ ಗತ್ವಾ  
 ಬಹುಜನಾನ್ ದರ್ಶಯಾಮಾಸುಃ | 54 ಯೀಶುರಕ್ಷಣಾಯ ನಿಯುಕ್ತಃ  
 ಶತಸೇನಾಪತಿಸ್ತತ್ಸಜ್ಜಿನಶ್ಚ ತಾದೃಶೀಂ ಭೂಕಮ್ಪಾದಿಘಟನಾಂ  
 ದೃಷ್ಟ್ವಾ ಭೀತಾ ಅವದನ್, ಏಷ ಈಶ್ವರಪುತ್ರೋ ಭವತಿ | 55  
 ಯಾ ಬಹುಯೋಷಿತೋ ಯೀಶುಂ ಸೇವಮಾನಾ  
 ಗಾಲೀಲಸ್ತತ್ಪಶ್ಚಾದಾಗತಾಸ್ತಾಸಾಂ ಮಧ್ಯೇ 56 ಮಗ್ದಲೀನೀ  
 ಮರಿಯಮ್ ಯಾಕೂಬ್ಯೋಶ್ಯೋ ಮಾರ್ತಾ ಯಾ ಮರಿಯಮ್  
 ಸಿಬದಿಯಪುತ್ರಯೋ ಮಾರ್ತಾ ಚ ಯೋಷಿತ ಏತಾ ದೂರೇ ತಿಷ್ಠನ್ಶೋ  
 ದದೃಶುಃ | 57 ಸನ್ಧ್ಯಾಯಾಂ ಸತ್ಯಮ್ ಅರಿಮಥಿಯಾನಗರಸ್ಯ  
 ಯೂಷಘ್ನಾಮಾ ಧನೀ ಮನುಜೋ ಯೀಶೋಃ ಶಿಷ್ಯತ್ವಾತ್ 58  
 ಪೀಲಾತಸ್ಯ ಸಮೀಪಂ ಗತ್ವಾ ಯೀಶೋಃ ಕಾಯಂ ಯಯಾಚೇ, ತೇನ  
 ಪೀಲಾತಃ ಕಾಯಂ ದಾತುಮ್ ಆದಿದೇಶ | 59 ಯೂಷಘ್ ತತ್ಕಾಯಂ  
 ನೀತ್ವಾ ಶುಚಿವಸ್ತ್ರೇಣಾಚ್ಛಾದ್ಯ 60 ಸ್ವಾರ್ಥಂ ಶೈಲೇ ಯತ್ ಶ್ಮಶಾನಂ  
 ಚಖಾನ, ತನ್ಮಧ್ಯೇ ತತ್ಕಾಯಂ ನಿಧಾಯ ತಸ್ಯ ದ್ವಾರಿ ವೃಹತ್ಪಾಷಾಣಂ  
 ದದೌ | 61 ಕಿನ್ನು ಮಗ್ದಲೀನೀ ಮರಿಯಮ್ ಅನ್ಯಮರಿಯಮ್ ಏತೇ  
 ಸ್ತ್ರಿಯೌ ತತ್ರ ಶ್ಮಶಾನಸಮ್ಪುಖ ಉಪವಿವಿಶತುಃ | 62 ತದನಂತರಂ  
 ನಿಸ್ತಾರೋತ್ಸವಸ್ಯಾಯೋಜನದಿನಾತ್ ಪರೇಽಹನಿ ಪ್ರಧಾನಯಾಜಕಾಃ  
 ಫಿರೂಶಿನಶ್ಚ ಮಿಲಿತ್ವಾ ಪೀಲಾತಮುಪಾಗತ್ಯಾಕಥಯನ್, 63 ಹೇ  
 ಮಹೇಚ್ಛ ಸ ಪ್ರತಾರಕೋ ಜೀವನ ಅಕಥಯತ್, ದಿನತ್ರಯಾತ್ ಪರಂ

ಶೃಶಾನಾದುತ್ಥಾಸ್ಯಾಮಿ ತದ್ವಾಕ್ಯಂ ಸ್ಮರಾಮೋ ವಯಂ; 64 ತಸ್ಮಾತ್  
 ತೃತೀಯದಿನಂ ಯಾವತ್ ತತ್ ಶೃಶಾನಂ ರಕ್ಷಿತುಮಾದಿಶತು,  
 ನೋಚೇತ್ ತಚ್ಚಿಷ್ಯಾ ಯಾಮಿನ್ಯಾಮಾಗತ್ಯ ತಂ ಹೃತ್ವಾ ಲೋಕಾನ್  
 ವದಿಷ್ಯಂತಿ, ಸ ಶೃಶಾನಾದುದತಿಷ್ಯತ್, ತಥಾ ಸತಿ ಪ್ರಥಮಭ್ರಾನ್ತೇಃ  
 ಶೇಷೀಯಭ್ರಾನ್ತಿ ಮಹತೀ ಭವಿಷ್ಯತಿ | 65 ತದಾ ಪೀಲಾತ ಅವಾದೀತ್,  
 ಯುಷ್ಮಾಕಂ ಸಮೀಪೇ ರಕ್ಷಿಗಣ ಆಸ್ತೇ, ಯೂಯಂ ಗತ್ವಾ ಯಥಾ  
 ಸಾಧ್ಯಂ ರಕ್ಷಯತ | 66 ತತಸ್ತೇ ಗತ್ವಾ ತದ್ಗೂರಪಾಷಾಣಂ ಮುದ್ರಾಜ್ಞಿತಂ  
 ಕೃತ್ವಾ ರಕ್ಷಿಗಣಂ ನಿಯೋಜ್ಯ ಶೃಶಾನಂ ರಕ್ಷಯಾಮಾಸುಃ |

**28** ತತಃ ಪರಂ ವಿಶ್ರಾಮವಾರಸ್ಯ ಶೇಷೇ ಸಪ್ತಾಹಪ್ರಥಮದಿನಸ್ಯ  
 ಪ್ರಭೋತೇ ಜಾತೇ ಮಗ್ಗಲೀನೀ ಮರಿಯಮ್ ಅನ್ಯಮರಿಯಮ್ ಚ  
 ಶೃಶಾನಂ ದ್ರಷ್ಟುಮಾಗತಾ | 2 ತದಾ ಮಹಾನ್ ಭೂಕರ್ಮೋಽಭವತ್;  
 ಪರಮೇಶ್ವರೀಯದೂತಃ ಸ್ವರ್ಗಾದವರುಹ್ಯ ಶೃಶಾನದ್ವಾರಾತ್  
 ಪಾಷಾಣಮಪಸಾರ್ಯ ತದುಪಯುರ್ಯಪವಿವೇಶ | 3 ತದ್ವದನಂ  
 ವಿದ್ಯುದ್ವತ್ ತೇಜೋಮಯಂ ವಸನಂ ಹಿಮಶುಭ್ರಜ್ಜ | 4 ತದಾನೀಂ  
 ರಕ್ಷಿಣಸ್ತದ್ಭಯಾತ್ ಕಮ್ಪಿತಾ ಮೃತವದ್ ಬಭೂವಃ | 5 ಸ ದೂತೋ  
 ಯೋಷಿತೋ ಜಗಾದ, ಯೂಯಂ ಮಾ ಭೈಷ್ಠ್ಯ ಕ್ರುಶಹತಯೀಶುಂ  
 ಮೃಗಯಧ್ವೇ ತದಹಂ ವೇದ್ಮಿ | 6 ಸೋಽತ್ರ ನಾಸ್ತಿ, ಯಥಾವದತ್  
 ತಥೋತ್ಥಿತವಾನ್; ಏತತ್ ಪ್ರಭೋಃ ಶಯನಸ್ಥಾನಂ ಪಶ್ಯತ | 7  
 ತೂರ್ಣಂ ಗತ್ವಾ ತಚ್ಚಿಷ್ಯಾನ್ ಇತಿ ವದತ, ಸ ಶೃಶಾನಾದ್ ಉದತಿಷ್ಯತ್,  
 ಯುಷ್ಮಾಕಮಗ್ರೇ ಗಾಲೀಲಂ ಯಾಸ್ಯತಿ ಯೂಯಂ ತತ್ರ ತಂ  
 ವೀಕ್ಷಿಷ್ಯಧ್ವೇ, ಪಶ್ಯತಾಹಂ ವಾರ್ತಾಮಿಮಾಂ ಯುಷ್ಮಾನವಾದಿಷಂ | 8  
 ತತಸ್ತಾ ಭಯಾತ್ ಮಹಾನನ್ನಾಜ್ಞ ಶೃಶಾನಾತ್ ತೂರ್ಣಂ ಬಹಿರ್ಭೂಯ  
 ತಚ್ಚಿಷ್ಯಾನ್ ವಾರ್ತಾಂ ವಕ್ತುಂ ಧಾವಿತವತ್ಯಃ | ಕಿನ್ನು ಶಿಷ್ಯಾನ್ ವಾರ್ತಾಂ  
 ವಕ್ತುಂ ಯಾನ್ತಿ, ತದಾ ಯೀಶು ದರ್ಶನಂ ದತ್ವಾ ತಾ ಜಗಾದ, 9  
 ಯುಷ್ಮಾಕಂ ಕಲ್ಯಾಣಂ ಭೂಯಾತ್, ತತಸ್ತಾ ಆಗತ್ಯ ತತ್ಪಾದಯೋಃ  
 ಪತಿತ್ವಾ ಪ್ರಣೇಮುಃ | 10 ಯೀಶುಸ್ತಾ ಅವಾದೀತ್, ಮಾ ಬಿಭೀತ,  
 ಯೂಯಂ ಗತ್ವಾ ಮಮ ಭ್ರಾತೃನ್ ಗಾಲೀಲಂ ಯಾತುಂ ವದತ, ತತ್ರ  
 ತೇ ಮಾಂ ದ್ರಕ್ಷ್ಯಂತಿ | 11 ಸ್ತ್ರಿಯೋ ಗಚ್ಛಂತಿ, ತದಾ ರಕ್ಷಿಣಾಂ ಕೇಚಿತ್  
 ಪುರಂ ಗತ್ವಾ ಯದ್ಯದ್ ಘಟಿತಂ ತತ್ಸರ್ವಂ ಪ್ರಧಾನಯಾಜಕಾನ್



ಜ್ಞಾಪಿತವನ್ತಃ | 12 ತೇ ಪ್ರಾಚೀನೈಃ ಸಮಂ ಸಂಸದಂ ಕೃತ್ವಾ  
 ಮನ್ತ್ರಯನ್ನೋ ಬಹುಮುದ್ರಾಃ ಸೇನಾಭ್ಯೋ ದತ್ತಾವದನ್, 13  
 ಅಸ್ಮಾಸು ನಿದ್ರಿತೇಷು ತಚ್ಚಿಷ್ಯಾ ಯಾಮಿನ್ಯಾಮಾಗತ್ಯ ತಂ ಹೃತ್ವಾನಯನ್,  
 ಇತಿ ಯೂಯಂ ಪ್ರಚಾರಯತ | 14 ಯದ್ಯೇತದಧಿಪತೇಃ  
 ಶ್ರೋತ್ರಗೋಚರೀಭವೇತ್, ತರ್ಹಿ ತಂ ಬೋಧಯಿತ್ವಾ  
 ಯುಷ್ಮಾನವಿಷ್ಯಾಮಃ | 15 ತತಸ್ತೇ ಮುದ್ರಾ ಗೃಹೀತ್ವಾ ಶಿಕ್ಷಾನುರೂಪಂ  
 ಕರ್ಮ ಚಕ್ರುಃ, ಯಿಹೂದೀಯಾನಾಂ ಮಧ್ಯೇ ತಸ್ಯಾದ್ಯಾಪಿ ಕಿಂವದನ್ತೀ  
 ವಿದ್ಯತೇ | 16 ಏಕಾದಶ ಶಿಷ್ಯಾ ಯೀಶುನಿರೂಪಿತಾಗಾಲೀಲಸ್ಯಾದ್ರಿಂ  
 ಗತ್ವಾ 17 ತತ್ರ ತಂ ಸಂವೀಕ್ಷ್ಯ ಪ್ರಣೇಮುಃ, ಕಿನ್ನು ಕೇಚಿತ್  
 ಸನ್ನಿಗ್ಧವನ್ತಃ | 18 ಯೀಶುಸ್ತೇಷಾಂ ಸಮೀಪಮಾಗತ್ಯ ವ್ಯಾಹೃತವಾನ್,  
 ಸ್ವರ್ಗಮೇದಿನ್ಯೋಃ ಸರ್ವಾಧಿಪತಿತ್ವಭಾರೋ ಮಯ್ಯರ್ಪಿತ ಆಸ್ತೇ | 19  
 ಅತೋ ಯೂಯಂ ಪ್ರಯಾಯ ಸರ್ವದೇಶೀಯಾನ್ ಶಿಷ್ಯಾನ್ ಕೃತ್ವಾ  
 ಪಿತುಃ ಪುತ್ರಸ್ಯ ಪವಿತ್ರಸ್ಯಾತ್ಮನಶ್ಚ ನಾಮ್ನಾ ತಾನವಗಾಹಯತ; ಅಹಂ  
 ಯುಷ್ಮಾನ್ ಯದ್ಯದಾದಿಶಂ ತದಪಿ ಪಾಲಯಿತುಂ ತಾನುಪಾದಿಶತ |  
 20 ಪಶ್ಯತ, ಜಗದನ್ತಂ ಯಾವತ್ ಸದಾಹಂ ಯುಷ್ಮಾಭಿಃ ಸಾಕಂ  
 ತಿಷ್ಯಾಮಿ | ಇತಿ | (aiōn g165)

## ಮಾರ್ಕಃ

1 ಈಶ್ವರಪುತ್ರಸ್ಯ ಯೀಶುಖ್ರೀಷ್ಟಸ್ಯ ಸುಸಂವಾದಾರಮ್ಭಃ | 2  
ಭವಿಷ್ಯದ್ವಾದಿನಾಂ ಗ್ರನ್ಥೇಷು ಲಿಪಿರಿತ್ಥಮಾಸ್ತೇ, ಪಶ್ಯ ಸ್ವಕೀಯದೂತನ್ನು  
ತವಾಗ್ರೇ ಪ್ರೇಷಯಾಮ್ಯಹಮ್ | ಗತ್ವಾ ತ್ವದೀಯಪನ್ನಾನಂ ಸ  
ಹಿ ಪರಿಷ್ಕರಿಷ್ಯತಿ | 3 "ಪರಮೇಶಸ್ಯ ಪನ್ನಾನಂ ಪರಿಷ್ಕುರುತ  
ಸರ್ವತಃ | ತಸ್ಯ ರಾಜಪಥಇಷ್ಟಿವ ಸಮಾನಂ ಕುರುತಾಧುನಾ | "  
ಇತ್ಯೇತತ್ ಪ್ರಾನ್ತರೇ ವಾಕ್ಯಂ ವದತಃ ಕಸ್ಯಚಿದ್ರವಃ || 4 ಸಏವ  
ಯೋಹನ್ ಪ್ರಾನ್ತರೇ ಮಜ್ಜಿತವಾನ್ ತಥಾ ಪಾಪಮಾರ್ಜನನಿಮಿತ್ತಂ  
ಮನೋವ್ಯಾವರ್ತಕಮಜ್ಜನಸ್ಯ ಕಥಾಂ ಪ್ರಚಾರಿತವಾನ್ | 5  
ತತೋ ಯಿಹೂದಾದೇಶಯಿರೂಶಾಲಮ್ಮಗರನಿವಾಸಿನಃ ಸರ್ವೇ  
ಲೋಕಾ ಬಹಿ ಭೂತಾ ತಸ್ಯ ಸಮೀಪಮಾಗತ್ಯ ಸ್ವಾನಿ ಸ್ವಾನಿ  
ಪಾಪಾನ್ಯಜ್ಞೇಕೃತ್ಯ ಯರ್ಧನನದ್ಯಾಂ ತೇನ ಮಜ್ಜಿತಾ ಬಭೂವುಃ | 6 ಅಸ್ಯ  
ಯೋಹನಃ ಪರಿಧೇಯಾನಿ ಕ್ರಮೇಲಕಲೋಮಜಾನಿ, ತಸ್ಯ ಕಟಿಬನ್ಧನಂ  
ಚರ್ಮಜಾತಮ್, ತಸ್ಯ ಭಕ್ತ್ಯಾಣಿ ಚ ಶೂಕಕೀಟಾ ವನ್ಯಮಧೂನಿ  
ಚಾಸನ್ | 7 ಸ ಪ್ರಚಾರಯನ್ ಕಥಯಾಂತ್ಯಕ್ರೇ, ಅಹಂ ನಮ್ರೀಭೂಯ  
ಯಸ್ಯ ಪಾದುಕಾಬನ್ಧನಂ ಮೋಚಯಿತುಮಪಿ ನ ಯೋಗ್ಯೋಸ್ಮಿ  
ತಾದೃಶೋ ಮತ್ತೋ ಗುರುತರ ಏಕಃ ಪುರುಷೋ ಮತ್ಪಶ್ಚಾದಾಗಚ್ಛತಿ |  
8 ಅಹಂ ಯುಷ್ಮಾನ್ ಜಲೇ ಮಜ್ಜಿತವಾನ್ ಕಿನ್ನು ಸ ಪವಿತ್ರ ಆತ್ಮಾನಿ  
ಸಂಮಜ್ಜಯಿಷ್ಯತಿ | 9 ಅಪರಂಜಿ ತಸ್ಮಿನ್ನೇವ ಕಾಲೇ ಗಾಲೀಲ್ಯದೇಶಸ್ಯ  
ನಾಸರದ್ರಾಮಾದ್ ಯೀಶುರಾಗತ್ಯ ಯೋಹನಾ ಯರ್ಧನನದ್ಯಾಂ  
ಮಜ್ಜಿತೋಽಭೂತ್ | 10 ಸ ಜಲಾದುತ್ಥಿತಮಾತ್ರೋ ಮೇಘದ್ವಾರಂ  
ಮುಕ್ತಂ ಕಪೋತವತ್ ಸ್ವಸ್ಮೋಪರಿ ಅವರೋಹಂತಮಾತ್ಮಾನಂ  
ದೃಷ್ಟವಾನ್ | 11 ತ್ವಂ ಮಮ ಪ್ರಿಯಃ ಪುತ್ರಸ್ತ್ವಯ್ಯೇವ  
ಮಮಮಹಾಸನ್ನೋಷ ಇಯಮಾಕಾಶೀಯಾ ವಾಣೀ ಬಭೂವ | 12  
ತಸ್ಮಿನ್ ಕಾಲೇ ಆತ್ಮಾ ತಂ ಪ್ರಾನ್ತರಮಧ್ಯಂ ನಿನಾಯ | 13 ಅಥ ಸ  
ಚತ್ವಾರಿಂಶದ್ಧಿನಾನಿ ತಸ್ಮಿನ್ ಸ್ಥಾನೇ ವನ್ಯಪಶುಭಿಃ ಸಹ ತಿಷ್ಠನ್ ಶೈತಾನಾ  
ಪರೀಕ್ಷಿತಃ; ಪಶ್ಚಾತ್ ಸ್ವರ್ಗೀಯದೂತಾಸ್ತಂ ಸಿಷೇವಿರೇ | 14 ಅನನ್ತರಂ  
ಯೋಹನಿ ಬನ್ಧನಾಲಯೇ ಬಧ್ಧೇ ಸತಿ ಯೀಶು ಗಾಲೀಲ್ಯದೇಶಮಾಗತ್ಯ  
ಈಶ್ವರರಾಜ್ಯಸ್ಯ ಸುಸಂವಾದಂ ಪ್ರಚಾರಯನ್ ಕಥಯಾಮಾಸ, 15

ಕಾಲಃ ಸಮ್ಪೂರ್ಣ ಈಶ್ವರರಾಜ್ಯಙ್ಗ ಸಮೀಪಮಾಗತಂ; ಅತೋಹೇತೋ  
 ಯೂರ್ಯಂ ಮನಾಂಸಿ ವ್ಯಾವರ್ತಯದ್ಧಂ ಸುಸಂವಾದೇ ಚ ವಿಶ್ವಾಸಿತ |  
 16 ತದನನ್ತರಂ ಸ ಗಾಲೀಲೀಯಸಮುದ್ರಸ್ಯ ತೀರೇ ಗಚ್ಛನ್ ಶಿಮೋನ್  
 ತಸ್ಯ ಭ್ರಾತಾ ಅನ್ವಿಯನಾಮಾ ಚ ಇಮೌ ದ್ವೌ ಜನೌ ಮತ್ಸ್ಯಧಾರಿಣೌ  
 ಸಾಗರಮಧ್ಯೇ ಜಾಲಂ ಪ್ರಕ್ಷಿಪನ್ತೌ ದೃಷ್ಟ್ವಾ ತಾವವದತ್, 17  
 ಯುವಾಂ ಮಮ ಪಶ್ಚಾದಾಗಚ್ಛತಂ, ಯುವಾಮಹಂ ಮನುಷ್ಯಧಾರಿಣೌ  
 ಕರಿಷ್ಯಾಮಿ | 18 ತತಸ್ತೌ ತತ್ಕ್ಷಣಮೇವ ಜಾಲಾನಿ ಪರಿತ್ಯಜ್ಯ ತಸ್ಯ  
 ಪಶ್ಚಾತ್ ಜಗ್ಮತುಃ | 19 ತತಃ ಪರಂ ತತ್ಸಾನಾತ್ ಕಿಳ್ಳೆದ್  
 ದೂರಂ ಗತ್ವಾ ಸ ಸಿವದೀಪುತ್ರಯಾಕೂಬ್ ತದ್ಭ್ರಾತೃಯೋಹನ್  
 ಚ ಇಮೌ ನೌಕಾಯಾಂ ಜಾಲಾನಾಂ ಜೀರ್ಣಮುದ್ಧಾರಯನ್ತೌ  
 ದೃಷ್ಟ್ವಾ ತಾವಾಹೂಯತ್ | 20 ತತಸ್ತೌ ನೌಕಾಯಾಂ ವೇತನಭುಗ್ಭಿಃ  
 ಸಹಿತಂ ಸ್ವಪಿತರಂ ವಿಹಾಯ ತತ್ಪಶ್ಚಾದೀಯತುಃ | 21 ತತಃ ಪರಂ  
 ಕಫರ್ನಾಹೂಮ್ನಾಮಕಂ ನಗರಮುಪಸ್ಥಾಯ ಸ ವಿಶ್ರಾಮದಿವಸೇ  
 ಭಜನಗ್ರಹಂ ಪ್ರವಿಶ್ಯ ಸಮುಪದಿದೇಶ | 22 ತಸ್ಯೋಪದೇಶಾಲೋಕಾ  
 ಆಶ್ಚರ್ಯಂ ಮೇನಿರೇ ಯತಃ ಸೋಧ್ಯಾಪಕಾಇವ ನೋಪದಿಶನ್  
 ಪ್ರಭಾವವಾನಿವ ಪ್ರೋಪದಿದೇಶ | 23 ಅಪರಙ್ಗ ತಸ್ಮಿನ್ ಭಜನಗೃಹೇ  
 ಅಪವಿತ್ರಭೂತೇನ ಗ್ರಸ್ತ ಏಕೋ ಮಾನುಷ ಆಸೀತ್ | ಸ ಚೀತ್ಯಬ್ಧಂ  
 ಕೃತ್ವಾ ಕಥಯಾಇಚ್ಛಕೇ 24 ಭೋ ನಾಸರತೀಯ ಯೀಶೋ ತ್ವಮಸ್ಮಾನ್  
 ತ್ಯಜ, ತ್ವಯಾ ಸಹಾಸ್ಮಾಕಂ ಕಃ ಸಮ್ಪನ್ನಃ? ತ್ವಂ ಕಿಮಸ್ಮಾನ್ ನಾಶಯಿತುಂ  
 ಸಮಾಗತಃ? ತ್ವಮೀಶ್ವರಸ್ಯ ಪವಿತ್ರಲೋಕ ಇತ್ಯಹಂ ಜಾನಾಮಿ | 25  
 ತದಾ ಯೀಶುಸ್ತಂ ತರ್ಜಯಿತ್ವಾ ಜಗಾದ ತೂಷ್ಣೀಂ ಭವ ಇತೋ  
 ಬಹಿರ್ಭವ ಚ | 26 ತತಃ ಸೋಽಪವಿತ್ರಭೂತಸ್ತಂ ಸಮ್ಪೀಡ್ಯ  
 ಅತ್ಯುಚ್ಛಿಶ್ಚೀತ್ಯುತ್ಯ ನಿರ್ಜಗಾಮ | 27 ತೇನೈವ ಸರ್ವೇ ಚಮತ್ಕೃತ್ಯ  
 ಪರಸ್ಪರಂ ಕಥಯಾಇಚ್ಛಿರೇ, ಅಹೋ ಕಿಮಿದಂ? ಕೀದೃಶೋಽಯಂ  
 ನವ್ಯ ಉಪದೇಶಃ? ಅನೇನ ಪ್ರಭಾವೇನಾಪವಿತ್ರಭೂತೇಷ್ವಾಜ್ಞಾಪಿತೇಷು  
 ತೇ ತದಾಜ್ಞಾನುವರ್ತಿನೋ ಭವನ್ತಿ | 28 ತದಾ ತಸ್ಯ ಯಶೋ  
 ಗಾಲೀಲಶ್ಚತುರ್ದಿಕಸ್ಥ ಸರ್ವದೇಶಾನ್ ವ್ಯಾಪ್ನೋತ್ | 29 ಅಪರಙ್ಗ  
 ತೇ ಭಜನಗೃಹಾದ್ ಬಹಿ ಭೂತ್ವಾ ಯಾಕೂಬ್ಯೋಹನ್ಭ್ಯಾಂ ಸಹ  
 ಶಿಮೋನ ಅನ್ವಿಯಸ್ಯ ಚ ನಿವೇಶನಂ ಪ್ರವಿವಿಶುಃ | 30 ತದಾ

ಪಿತರಸ್ಯ ಶ್ವಶ್ರುರ್ಜ್ವರಪೀಡಿತಾ ಶಯ್ಯಾಯಾಮಾಸ್ತ ಇತಿ ತೇ ತಂ  
 ರುಟಿತಿ ವಿಜ್ಞಾಪಯಾ ಇಕ್ಯುಃ | 31 ತತಃ ಸ ಆಗತ್ಯ ತಸ್ಯಾ ಹಸ್ತಂ  
 ಧೃತ್ವಾ ತಾಮುದಸ್ಥಾಪಯತ್; ತದೈವ ತಾಂ ಜ್ವರೋಽತ್ಯಾಕ್ಷೀತ್  
 ತತಃ ಪರಂ ಸಾ ತಾನ್ ಸಿಷೇವೇ | 32 ಅಥಾಸ್ತಂ ಗತೇ ರವೌ  
 ಸನ್ಯಾಕಾಲೇ ಸತಿ ಲೋಕಾಸ್ತತ್ಸಮೀಪಂ ಸರ್ವ್ವಾನ್ ರೋಗಿಣೋ  
 ಭೂತಧೃತಾಂಶ್ಚ ಸಮಾನಿನ್ಯುಃ | 33 ಸರ್ವ್ವೇ ನಾಗರಿಕಾ ಲೋಕಾ  
 ದ್ವಾರಿ ಸಂಮಿಲಿತಾಶ್ಚ | 34 ತತಃ ಸ ನಾನಾವಿಧರೋಗಿಣೋ  
 ಬಹೂನ್ ಮನುಜಾನರೋಗಿಣಶ್ಚಕಾರ ತಥಾ ಬಹೂನ್ ಭೂತಾನ್  
 ತ್ಯಾಜಯಾ ಇಕಾರ ತಾನ್ ಭೂತಾನ್ ಕಿಮಪಿ ವಾಕ್ಯಂ ವಕ್ತುಂ ನಿಷಿಷೇಧ  
 ಚ ಯತೋಹೇತೋಸ್ತೇ ತಮಜಾನನ್ | 35 ಅಪರ ಇಸೋಽತಿಪ್ರತ್ಯೂಷೇ  
 ವಸ್ತುತಸ್ತು ರಾತ್ರಿಶೇಷೇ ಸಮುತ್ಥಾಯ ಬಹಿರ್ಭೂಯ ನಿರ್ಜನಂ ಸ್ಥಾನಂ  
 ಗತ್ವಾ ತತ್ರ ಪ್ರಾರ್ಥಯಾ ಇಕ್ರೇ | 36 ಅನಂತರಂ ಶಿಮೋನ್ ತತ್ಸಜ್ಜಿನಶ್ಚ  
 ತಸ್ಯ ಪಶ್ಚಾದ್ ಗತವನ್ತಃ | 37 ತದುದ್ದೇಶಂ ಪ್ರಾಪ್ಯ ತಮವದನ್ ಸರ್ವ್ವೇ  
 ಲೋಕಾಸ್ತಾಂ ಮೃಗಯಂತೇ | 38 ತದಾ ಸೋಽಕಥಯತ್ ಆಗಚ್ಛತ  
 ವಯಂ ಸಮೀಪಸ್ಥಾನಿ ನಗರಾಣಿ ಯಾಮುಃ, ಯತೋಽಹಂ ತತ್ರ  
 ಕಥಾಂ ಪ್ರಚಾರಯಿತುಂ ಬಹಿರಾಗಮಮ್ | 39 ಅಥ ಸ ತೇಷಾಂ  
 ಗಾಲೀಲ್ಪದೇಶಸ್ಯ ಸರ್ವ್ವೇಷು ಭಜನಗೃಹೇಷು ಕಥಾಃ ಪ್ರಚಾರಯಾ ಇಕ್ರೇ  
 ಭೂತಾನತ್ಯಾಜಯ ಇ | 40 ಅನಂತರಮೇಕಃ ಕುಷ್ಟೀ ಸಮಾಗತ್ಯ  
 ತತ್ಸಮ್ಮುಖೇ ಜಾನುಪಾತಂ ವಿನಯ ಇ ಕೃತ್ವಾ ಕಥಿತವಾನ್ ಯದಿ  
 ಭವಾನ್ ಇಚ್ಛತಿ ತರ್ಹಿ ಮಾಂ ಪರಿಷ್ಕರ್ತುಂ ಶಕ್ನೋತಿ | 41 ತತಃ ಕೃಪಾಲು  
 ಯೀಶುಃ ಕರೌ ಪ್ರಸಾರ್ಯ ತಂ ಸ್ಪಷ್ಟ್ವಾ ಕಥಯಾಮಾಸ 42 ಮಮೇಚ್ಛಾ  
 ವಿದ್ಯತೇ ತ್ವಂ ಪರಿಷ್ಕೃತೋ ಭವ | ಏತತ್ಕಥಾಯಾಃ ಕಥನಮಾತ್ರಾತ್  
 ಸ ಕುಷ್ಟೀ ರೋಗಾನ್ಮುಕ್ತಃ ಪರಿಷ್ಕೃತೋಽಭವತ್ | 43 ತದಾ ಸ ತಂ  
 ವಿಸೃಜನ್ ಗಾಢಮಾದಿಶ್ಯ ಜಗಾದ 44 ಸಾವಧಾನೋ ಭವ ಕಥಾಮಿಮಾಂ  
 ಕಮಪಿ ಮಾ ವದ; ಸ್ವಾತ್ಮಾನಂ ಯಾಜಕಂ ದರ್ಶಯ, ಲೋಕೇಭ್ಯಃ  
 ಸ್ವಪರಿಷ್ಕೃತೇಃ ಪ್ರಮಾಣದಾನಾಯ ಮೂಸಾನಿರ್ಣೀತಂ ಯದ್ವಾನಂ  
 ತದುತ್ಸೃಜಸ್ವ ಚ | 45 ಕಿನ್ನು ಸ ಗತ್ವಾ ತತ್ ಕರ್ಮ ಇತ್ಥಂ ವಿಸ್ತಾರ್ಯ  
 ಪ್ರಚಾರಯಿತುಂ ಪ್ರಾರೇಭೇ ತೇನೈವ ಯೀಶುಃ ಪುನಃ ಸಪ್ರಕಾಶಂ

ನಗರಂ ಪ್ರವೇಷ್ಟುಂ ನಾಶಕ್ನೋತ್ ತತೋಹೇತೋರ್ಬಹಿಃ ಕಾನನಸ್ಥಾನೇ  
ತಸ್ಯೌಃ ತಥಾಪಿ ಚತುರ್ಧಿಗ್ನೋ ಲೋಕಾಸ್ತಸ್ಯ ಸಮೀಪಮಾಯಯುಃ |

**2** ತದನನ್ತರಂ ಯೀಶೈ ಕತಿಪಯದಿನಾನಿ ವಿಲಮ್ಬ್ಯ ಪುನಃ  
ಕರ್ಫನಾಹೂಮ್ನಗರಂ ಪ್ರವಿಷ್ಟೇ ಸ ಗೃಹ ಆಸ್ತ ಇತಿ ಕಿಂವದನ್ತ್ಯಾ  
ತತ್ಕ್ಷಣಂ ತತ್ಸಮೀಪಂ ಬಹವೋ ಲೋಕಾ ಆಗತ್ಯ ಸಮುಪತಸ್ಥುಃ,  
2 ತಸ್ಮಾದ್ ಗೃಹಮಧ್ಯೇ ಸರ್ವೇಷಾಂ ಕೃತೇ ಸ್ಥಾನಂ ನಾಭವದ್  
ದ್ವಾರಸ್ಯ ಚತುರ್ಧಿಕ್ಷಪಿ ನಾಭವತ್, ತತ್ಕಾಲೇ ಸ ತಾನ್ ಪ್ರತಿ  
ಕಥಾಂ ಪ್ರಚಾರಯಾಚ್ಛಕ್ರೇ | 3 ತತಃ ಪರಂ ಲೋಕಾಶ್ಚತುರ್ಭಿ  
ರ್ಮಾನವೈರೇಕಂ ಪಕ್ಷಾಘಾತಿನಂ ವಾಹಯಿತ್ವಾ ತತ್ಸಮೀಪಮ್  
ಆನಿನ್ಯುಃ | 4 ಕಿನ್ತು ಜನಾನಾಂ ಬಹುತ್ವಾತ್ ತಂ ಯೀಶೋಃ  
ಸಮುಖಮಾನೇತುಂ ನ ಶಕ್ನುವನ್ನೋ ಯಸ್ಮಿನ್ ಸ್ಥಾನೇ ಸ ಆಸ್ತೇ  
ತದುಪರಿಗೃಹಪೃಷ್ಠಂ ಖನಿತ್ವಾ ಛಿದ್ರಂ ಕೃತ್ವಾ ತೇನ ಮಾರ್ಗೇಣ  
ಸಶಯ್ಯಂ ಪಕ್ಷಾಘಾತಿನಮ್ ಅವರೋಹಯಾಮಾಸುಃ | 5  
ತತೋ ಯೀಶುಸ್ತೇಷಾಂ ವಿಶ್ವಾಸಂ ದೃಷ್ಟ್ವಾ ತಂ ಪಕ್ಷಾಘಾತಿನಂ  
ಬಭಾಷೇ ಹೇ ವತ್ಸ ತವ ಪಾಪಾನಾಂ ಮಾರ್ಜನಂ ಭವತು |  
6 ತದಾ ಕಿಯನ್ನೋಽಧ್ಯಾಪಕಾಸ್ತತ್ರೋಪವಿಶನ್ನೋ ಮನೋಭಿ  
ರ್ವಿತರ್ಕಯಾಚ್ಛಕ್ರುಃ, ಏಷ ಮನುಷ್ಯ ಏತಾದೃಶೀಮೀಶ್ವರನಿನ್ದಾಂ ಕಥಾಂ  
ಕುತಃ ಕಥಯತಿ? 7 ಈಶ್ವರಂ ವಿನಾ ಪಾಪಾನಿ ಮಾರ್ಪ್ಷ್ಯಂ ಕಸ್ಯ  
ಸಾಮರ್ಥ್ಯಮ್ ಆಸ್ತೇ? 8 ಇತ್ಥಂ ತೇ ವಿತರ್ಕಯಂತಿ ಯೀಶುಸ್ತತ್ಕ್ಷಣಂ  
ಮನಸಾ ತದ್ ಬುದ್ಧ್ವಾ ತಾನವದದ್ ಯೂಯಮನ್ತಃಕರಣೈಃ  
ಕುತ ಏತಾನಿ ವಿತರ್ಕಯಥ? 9 ತದನನ್ತರಂ ಯೀಶುಸ್ತತ್ಸ್ಥಾನಾತ್  
ಪುನಃ ಸಮುದ್ರತಟಂ ಯಯೌ; ಲೋಕನಿವಹೇ ತತ್ಸಮೀಪಮಾಗತೇ  
ಸ ತಾನ್ ಸಮುಪದಿದೇಶ | 10 ಕಿನ್ತು ಪೃಥಿವ್ಯಾಂ ಪಾಪಾನಿ  
ಮಾರ್ಪ್ಷ್ಯಂ ಮನುಷ್ಯಪುತ್ರಸ್ಯ ಸಾಮರ್ಥ್ಯಮಸ್ತಿ, ಏತದ್ ಯುಷ್ಮಾನ್  
ಜ್ಞಾಪಯಿತುಂ (ಸ ತಸ್ಮೈ ಪಕ್ಷಾಘಾತಿನೇ ಕಥಯಾಮಾಸ) 11 ಉತ್ತಿಷ್ಠ  
ತವ ಶಯ್ಯಾಂ ಗೃಹೀತ್ವಾ ಸ್ವಗೃಹಂ ಯಾಹಿ, ಅಹಂ ತ್ವಾಮಿದಮ್  
ಆಜ್ಞಾಪಯಾಮಿ | 12 ತತಃ ಸ ತತ್ಕ್ಷಣಮ್ ಉತ್ಥಾಯ ಶಯ್ಯಾಂ ಗೃಹೀತ್ವಾ  
ಸರ್ವೇಷಾಂ ಸಾಕ್ಷಾತ್ ಜಗಾಮ; ಸರ್ವೇಃ ವಿಸ್ಮಿತಾ ಏತಾದೃಶಂ ಕರ್ಮ  
ವಯಮ್ ಕದಾಪಿ ನಾಪಶ್ಯಾಮ, ಇಮಾಂ ಕಥಾಂ ಕಥಯಿತ್ವೇಶ್ವರಂ

ಧನ್ಯಮಬ್ರುವನ್ | 13 ತದನನ್ತರಂ ಯೀಶುಸ್ತತ್ಸಾನ್ಯಾತ್ ಪುನಃ  
 ಸಮುದ್ರತಟಂ ಯಯೌ; ಲೋಕನಿವಹೇ ತತ್ಸಮೀಪಮಾಗತೇ ಸ ತಾನ್  
 ಸಮುಪದಿದೇಶ | 14 ಅಥ ಗಚ್ಛನ್ ಕರಸಂಜಯಗೃಹ ಉಪವಿಷ್ಟಮ್  
 ಆಲ್ಪೀಯಪುತ್ರಂ ಲೇವಿಂ ದೃಷ್ಟ್ವಾ ತಮಾಹೂಯ ಕಥಿತವಾನ್  
 ಮತ್ಪಶ್ಯಾತ್ ತ್ವಾಮಾಮಚ್ಛ ತತಃ ಸ ಉತ್ಥಾಯ ತತ್ಪಶ್ಯಾದ್ ಯಯೌ |  
 15 ಅನನ್ತರಂ ಯೀಶೌ ತಸ್ಯ ಗೃಹೇ ಭೋಕ್ತುಮ್ ಉಪವಿಷ್ಟೇ ಬಹವಃ  
 ಕರಮಂಜಾಯಿನಃ ಪಾಪಿನಶ್ಚ ತೇನ ತಚ್ಛಿಷ್ಯೈಶ್ಚ ಸಹೋಪವಿವಿಶುಃ,  
 ಯತೋ ಬಹವಸ್ತತ್ಪಶ್ಯಾದಾಜಗ್ಮುಃ | 16 ತದಾ ಸ ಕರಮಂಜಾಯಿಭಿಃ  
 ಪಾಪಿಭಿಶ್ಚ ಸಹ ಖಾದತಿ, ತದ್ ದೃಷ್ಟ್ವಾಧ್ಯಾಪಕಾಃ ಫಿರೂಶಿನಶ್ಚ ತಸ್ಯ  
 ಶಿಷ್ಯಾನೂಚುಃ ಕರಮಂಜಾಯಿಭಿಃ ಪಾಪಿಭಿಶ್ಚ ಸಹಾಯಂ ಕುತೋ  
 ಭುಂಕ್ತೇ ಪಿವತಿ ಚ? 17 ತದ್ವಾಕ್ಯಂ ಶ್ರುತ್ವಾ ಯೀಶುಃ ಪ್ರತ್ಯುವಾಚ,  
 ಅರೋಗಿಲೋಕಾನಾಂ ಚಿಕಿತ್ಸಕೇನ ಪ್ರಯೋಜನಂ ನಾಸ್ತಿ, ಕಿನ್ನು  
 ರೋಗಿಣಾಮೇವ; ಅಹಂ ಧಾರ್ಮಿಕಾನಾಹ್ವಾತುಂ ನಾಗತಃ ಕಿನ್ನು  
 ಮನೋ ವ್ಯಾವರ್ತಯಿತುಂ ಪಾಪಿನ ಏವ | 18 ತತಃ ಪರಂ ಯೋಹನಃ  
 ಫಿರೂಶಿನಾಇಶ್ಲೋಪವಾಸಾಚಾರಿಶಿಷ್ಯಾ ಯೀಶೋಃ ಸಮೀಪಮ್ ಆಗತ್ಯ  
 ಕಥಯಾಮಾಸುಃ, ಯೋಹನಃ ಫಿರೂಶಿನಾಇಶ್ಚ ಶಿಷ್ಯಾ ಉಪವಸಂತಿ  
 ಕಿನ್ನು ಭವತಃ ಶಿಷ್ಯಾ ನೋಪವಸಂತಿ ಕಿಂ ಕಾರಣಮಸ್ಯ? 19 ತದಾ  
 ಯೀಶುಸ್ತಾನ್ ಬಭಾಷೇ ಯಾವತ್ ಕಾಲಂ ಸಖಿಭಿಃ ಸಹ ಕನ್ಯಾಯಾ  
 ವರಸ್ತಿಷ್ಯತಿ ತಾವತ್ಕಾಲಂ ತೇ ಕಿಮುಪವಸ್ತುಂ ಶಕ್ನುವಂತಿ? ಯಾವತ್ಕಾಲಂ  
 ವರಸ್ತೇಃ ಸಹ ತಿಷ್ಯತಿ ತಾವತ್ಕಾಲಂ ತ ಉಪವಸ್ತುಂ ನ ಶಕ್ನುವಂತಿ |  
 20 ಯಸ್ಮಿನ್ ಕಾಲೇ ತೇಭ್ಯಃ ಸಕಾಶಾದ್ ವರೋ ನೇಷ್ಯತೇ ಸ ಕಾಲ  
 ಆಗಚ್ಛತಿ, ತಸ್ಮಿನ್ ಕಾಲೇ ತೇ ಜನಾ ಉಪವತ್ಸಂತಿ | 21 ಕೋಪಿ ಜನಃ  
 ಪುರಾತನವಸ್ತ್ರೇ ನೂತನವಸ್ತ್ರಂ ನ ಸೀವ್ಯತಿ, ಯತೋ ನೂತನವಸ್ತ್ರೇಣ  
 ಸಹ ಸೇವನೇ ಕೃತೇ ಜೀರ್ಣಂ ವಸ್ತ್ರಂ ಛಿದ್ಯತೇ ತಸ್ಮಾತ್ ಪುನ  
 ಮ್ಹಹತ್ ಛಿದ್ರಂ ಜಾಯತೇ | 22 ಕೋಪಿ ಜನಃ ಪುರಾತನಕುತೂಷು  
 ನೂತನಂ ದ್ರಾಕ್ಷಾರಸಂ ನ ಸ್ಥಾಪಯತಿ, ಯತೋ ನೂತನದ್ರಾಕ್ಷಾರಸಸ್ಯ  
 ತೇಜಸಾ ತಾಃ ಕುತ್ವೋ ವಿದೀರ್ಯಂತೇ ತತೋ ದ್ರಾಕ್ಷಾರಸಶ್ಚ ಪತತಿ  
 ಕುತ್ವಶ್ಚ ನಶ್ಯಂತಿ, ಅತಃಏವ ನೂತನದ್ರಾಕ್ಷಾರಸೋ ನೂತನಕುತೂಷು  
 ಸ್ಥಾಪನೀಯಃ | 23 ತದನನ್ತರಂ ಯೀಶು ಯದಾ ವಿಶ್ರಾಮವಾರೇ

ಶಸ್ಯಕ್ಷೇತ್ರೇಣ ಗಚ್ಛತಿ ತದಾ ತಸ್ಯ ಶಿಷ್ಯಾ ಗಚ್ಛಂತಃ ಶಸ್ಯಮಘ್ನೀಶ್ಚೇತ್ತುಂ  
 ಪ್ರವೃತ್ತಾಃ | 24 ಅತಃ ಫಿರೂಶಿನೋ ಯೀಶವೇ ಕಥಯಾಮಾಸುಃ  
 ಪಶ್ಯತು ವಿಶ್ರಾಮವಾಸರೇ ಯತ್ ಕರ್ಮ ನ ಕರ್ತವ್ಯಂ ತದ್ ಇಮೇ ಕುತಃ  
 ಕುರ್ವನ್ತಿ? 25 ತದಾ ಸ ತೇಭ್ಯೋಽಕಥಯತ್ ದಾಯೂದ್ ತತ್ಸಂಜ್ಞಿನಶ್ಚ  
 ಭಕ್ಷ್ಯಭಾವಾತ್ ಕ್ಷುಧಿತಾಃ ಸನ್ನೋ ಯತ್ ಕರ್ಮ ಕೃತವನ್ತಸ್ತತ್  
 ಕಿಂ ಯುಷ್ಮಾಭಿ ನಃ ಪಠಿತಮ್? 26 ಅಬಿಯಾಥರ್ನಾಮಕೇ  
 ಮಹಾಯಾಜಕತಾಂ ಕುರ್ವತಿ ಸ ಕಥಮೀಶ್ವರಸ್ಯಾವಾಸಂ ಪ್ರವಿಶ್ಯ ಯೇ  
 ದರ್ಶನೀಯಪೂಪಾ ಯಾಜಕಾನ್ ವಿನಾನ್ಯಸ್ಯ ಕಸ್ಯಾಪಿ ನ ಭಕ್ಷ್ಯಾಸ್ತಾನೇವ  
 ಬುಭುಜೇ ಸಜ್ಜಿಲೋಕೇಭ್ಯೋಽಪಿ ದದೌ | 27 ಸೋಽಪರಮಪಿ  
 ಜಗಾದ, ವಿಶ್ರಾಮವಾರೋ ಮನುಷ್ಯಾರ್ಥಮೇವ ನಿರೂಪಿತೋಽಸ್ತಿ  
 ಕಿನ್ನು ಮನುಷ್ಯೋ ವಿಶ್ರಾಮವಾರಾರ್ಥಂ ನೈವ | 28 ಮನುಷ್ಯಪುತ್ರೋ  
 ವಿಶ್ರಾಮವಾರಸ್ಯಾಪಿ ಪ್ರಭುರಾಸ್ತೇ |

**3** ಅನಂತರಂ ಯೀಶುಃ ಪುನ ಭಜನಗೃಹಂ ಪ್ರವಿಷ್ಟಸ್ತಸ್ಮಿನ್ ಸ್ಥಾನೇ  
 ಶುಷ್ಕಹಸ್ತ ಏಕೋ ಮಾನವ ಆಸೀತ್ | 2 ಸ ವಿಶ್ರಾಮವಾರೇ  
 ತಮರೋಗಿಣಂ ಕರಿಷ್ಯತಿ ನವೇತ್ಯತ್ರ ಬಹವಸ್ತಮ್ ಅಪವದಿತುಂ  
 ಛಿದ್ರಮಪೇಕ್ಷಿತವನ್ತಃ | 3 ತದಾ ಸ ತಂ ಶುಷ್ಕಹಸ್ತಂ ಮನುಷ್ಯಂ  
 ಜಗಾದ ಮಧ್ಯಸ್ಥಾನೇ ತ್ವಮುಕ್ತಿಷ್ಯ | 4 ತತಃ ಪರಂ ಸ ತಾನ್ ಪಪ್ರಚ್ಛ  
 ವಿಶ್ರಾಮವಾರೇ ಹಿತಮಹಿತಂ ತಥಾ ಹಿ ಪ್ರಾಣರಕ್ಷಾ ವಾ ಪ್ರಾಣನಾಶ  
 ಏಷಾಂ ಮಧ್ಯೇ ಕಿಂ ಕರಣೀಯಂ? ಕಿನ್ನು ತೇ ನಿಃಶಬ್ದಾಸ್ತಸ್ಯಃ | 5  
 ತದಾ ಸ ತೇಷಾಮನ್ತಃಕರಣಾನಾಂ ಕಾರಿನ್ಯಾದ್ಧೇತೋ ದುಃಖಿತಃ  
 ಕ್ರೋಧಾತ್ ಚರ್ತುರಶೋ ದೃಷ್ಟವಾನ್ ತಂ ಮಾನುಷಂ ಗದಿತವಾನ್  
 ತಂ ಹಸ್ತಂ ವಿಸ್ತಾರಯ, ತತಸ್ತೇನ ಹಸ್ತೇ ವಿಸ್ತುತೇ ತದ್ಗಸ್ತೋಽನ್ಯಹಸ್ತವದ್  
 ಅರೋಗೋ ಜಾತಃ | 6 ಅಥ ಫಿರೂಶಿನಃ ಪ್ರಸ್ಥಾಯ ತಂ ನಾಶಯಿತುಂ  
 ಹೇರೋದೀಯೈಃ ಸಹ ಮನ್ತ್ರಯಿತುಮಾರೇಭಿರೇ | 7 ಅತಃಪವ  
 ಯೀಶುಸ್ತತ್ಸ್ಥಾನಂ ಪರಿತ್ಯಜ್ಯ ಶಿಷ್ಯೈಃ ಸಹ ಪುನಃ ಸಾಗರಸಮೀಪಂ  
 ಗತಃ; 8 ತತೋ ಗಾಲೀಲ್ಯಿಹೂದಾ-ಯಿರೂಶಾಲಮ್-ಇದೋಮ್-  
 ಯರ್ದನ್ನದೀಪಾರಸ್ಥಾನೇಭ್ಯೋ ಲೋಕಸಮೂಹಸ್ತಸ್ಯ ಪಶ್ಚಾದ್ ಗತಃ;  
 ತದನ್ಯಃ ಸೋರಸೀದನೋಃ ಸಮೀಪವಾಸಿಲೋಕಸಮೂಹಶ್ಚ ತಸ್ಯ  
 ಮಹಾಕರ್ಮಣಾಂ ವಾರ್ತಂ ಶ್ರುತ್ವಾ ತಸ್ಯ ಸನ್ನಿಧಿಮಾಗತಃ | 9

ತದಾ ಲೋಕಸಮೂಹಶ್ಚೇತ್ ತಸ್ಯೋಪರಿ ಪತತಿ ಇತ್ಯಾಶಚ್ಚ  
 ಸ ನಾವಮೇಕಾಂ ನಿಕಟೇ ಸ್ಥಾಪಯಿತುಂ ಶಿಷ್ಯಾನಾದಿಷ್ಟವಾನ್ |  
 10 ಯತೋಽನೇಕಮನುಷ್ಯಾಣಾಮಾರೋಗ್ಯಕರಣಾದ್ ವ್ಯಾಧಿಗ್ರಸ್ತಾಃ  
 ಸರ್ವೇ ತಂ ಸ್ಪಷ್ಟಂ ಪರಸ್ಪರಂ ಬಲೇನ ಯತ್ನವನ್ತಃ | 11  
 ಅಪರಂಶ್ಚ ಅಪವಿತ್ರಭೂತಾಸ್ತಂ ದೃಷ್ಟ್ವಾ ತಚ್ಚರಣಯೋಃ ಪತಿತ್ವಾ  
 ಪ್ರೋಚ್ಯಃ ಪ್ರೋಚುಃ, ತ್ವಮೀಶ್ವರಸ್ಯ ಪುತ್ರಃ | 12 ಕಿನ್ತು ಸ ತಾನ್  
 ದೃಢಮ್ ಆಜ್ಞಾಪ್ಯ ಸ್ವಂ ಪರಿಚಾಯಿತುಂ ನಿಷಿದ್ಧವಾನ್ | 13  
 ಅನನ್ತರಂ ಸ ಪರ್ವತಮಾರುಹ್ಯ ಯಂ ಯಂ ಪ್ರತಿಚ್ಛಾ ತಂ  
 ತಮಾಹೂತವಾನ್ ತತಸ್ತೇ ತತ್ಸಮೀಪಮಾಗತಾಃ | 14 ತದಾ ಸ  
 ದ್ವಾದಶಜನಾನ್ ಸ್ನೇನ ಸಹ ಸ್ಥಾತುಂ ಸುಸಂವಾದಪ್ರಚಾರಾಯ ಪ್ರೇರಿತಾ  
 ಭವಿತುಂ 15 ಸರ್ವಪ್ರಕಾರವ್ಯಾಧೀನಾಂ ಶಮನಕರಣಾಯ ಪ್ರಭಾವಂ  
 ಪ್ರಾಪ್ತುಂ ಭೂತಾನ್ ತ್ಯಾಜಯಿತುಂ ನಿಯುಕ್ತವಾನ್ | 16 ತೇಷಾಂ  
 ನಾಮಾನೀಮಾನಿ, ಶಿಮೋನ್ ಸಿವದಿಪುತ್ರೋ 17 ಯಾಕೂಬ್ ತಸ್ಯ  
 ಭ್ರಾತಾ ಯೋಹನ್ ಚ ಆನ್ವಿಯಃ ಫಿಲಿಪೋ ಬರ್ಥಲಮಯಃ, 18  
 ಮಥೀ ಥೋಮಾ ಚ ಆಲ್ಫಿಯಪುತ್ರೋ ಯಾಕೂಬ್ ಥದ್ವಿಯಃ  
 ಕಿನಾನೀಯಃ ಶಿಮೋನ್ ಯಸ್ತಂ ಪರಹಸ್ತೇಷ್ಟರ್ಪಯಿಷ್ಯತಿ ಸ  
 ಈಷ್ಠರಿಯೋತೀಯಯಿಹೂದಾಶ್ಚ | 19 ಸ ಶಿಮೋನೇ ಪಿತರ  
 ಇತ್ಯುಪನಾಮ ದದೌ ಯಾಕೂಬ್ಯೋಹನ್ಯಾಂ ಚ ಬಿನೇರಿಗಿಶ್  
 ಅರ್ಥತೋ ಮೇಘನಾದಪುತ್ರಾವಿತ್ಯುಪನಾಮ ದದೌ | 20 ಅನನ್ತರಂ ತೇ  
 ನಿವೇಶನಂ ಗತಾಃ, ಕಿನ್ತು ತತ್ರಾಪಿ ಪುನರ್ಮಹಾನ್ ಜನಸಮಾಗಮೋ  
 ಽಭವತ್ ತಸ್ಮಾತ್ತೇ ಭೋಕ್ತುಮಪ್ಯವಕಾಶಂ ನ ಪ್ರಾಪ್ತಾಃ | 21 ತತಸ್ತಸ್ಯ  
 ಸುಹೃಲ್ಲೋಕಾ ಇಮಾಂ ವಾರ್ತಾಂ ಪ್ರಾಪ್ಯ ಸ ಹತಜ್ಞಾನೋಭೂದ್  
 ಇತಿ ಕಥಾಂ ಕಥಯಿತ್ವಾ ತಂ ಧೃತ್ವಾನೇತುಂ ಗತಾಃ | 22  
 ಅಪರಂಶ್ಚ ಯಿರೂಶಾಲಮ ಆಗತಾ ಯೇ ಯೇಽಧ್ಯಾಪಕಾಸ್ತೇ  
 ಜಗದುರಯಂ ಪುರುಷೋ ಭೂತಪತ್ಯಾಬಿಷ್ಟಸ್ತೇನ ಭೂತಪತಿನಾ  
 ಭೂತಾನ್ ತ್ಯಾಜಯತಿ | 23 ತತಸ್ತಾನಾಹೂಯ ಯೀಶು ದೃಷ್ಟ್ವಾನ್ವಿಃ  
 ಕಥಾಂ ಕಥಿತವಾನ್ ಶೈತಾನ್ ಕಥಂ ಶೈತಾನಂ ತ್ಯಾಜಯಿತುಂ ಶಕ್ನೋತಿ?  
 24 ಕಿನ್ತು ರಾಜ್ಯಂ ಯದಿ ಸ್ವವಿರೋಧೇನ ಪೃಥಗ್ ಭವತಿ ತರ್ಹಿ ತದ್  
 ರಾಜ್ಯಂ ಸ್ಥಿರಂ ಸ್ಥಾತುಂ ನ ಶಕ್ನೋತಿ | 25 ತಥಾ ಕಸ್ಯಾಪಿ ಪರಿವಾರೋ



ಯದಿ ಪರಸ್ಪರಂ ವಿರೋಧೀ ಭವತಿ ತರ್ಹಿ ಸೋಪಿ ಪರಿವಾರಃ ಸ್ಥಿರಂ  
ಸ್ಥಾತುಂ ನ ಶಕ್ನೋತಿ | 26 ತದ್ವತ್ ಶೈತಾನ್ ಯದಿ ಸ್ವವಿಪಕ್ಷತಯಾ  
ಉತ್ತಿಷ್ಠನ್ ಭಿನ್ನೋ ಭವತಿ ತರ್ಹಿ ಸೋಪಿ ಸ್ಥಿರಂ ಸ್ಥಾತುಂ ನ ಶಕ್ನೋತಿ  
ಕಿನ್ನೂಚ್ಛಿನ್ನೋ ಭವತಿ | 27 ಅಪರಙ್ಗ ಪ್ರಬಲಂ ಜನಂ ಪ್ರಥಮಂ ನ  
ಬದ್ಧಾ ಕೋಪಿ ತಸ್ಯ ಗೃಹಂ ಪ್ರವಿಶ್ಯ ದ್ರವ್ಯಾಣಿ ಲುಣ್ಠಯಿತುಂ ನ ಶಕ್ನೋತಿ,  
ತಂ ಬದ್ಧೈವ ತಸ್ಯ ಗೃಹಸ್ಯ ದ್ರವ್ಯಾಣಿ ಲುಣ್ಠಯಿತುಂ ಶಕ್ನೋತಿ | 28  
ಅತೋಹೇತೋ ಯುಷ್ಮಭ್ಯಮಹಂ ಸತ್ಯಂ ಕಥಯಾಮಿ ಮನುಷ್ಯಾಣಾಂ  
ಸನ್ತಾನಾ ಯಾನಿ ಯಾನಿ ಪಾಪಾನೀಶ್ವರನಿನ್ನಾಙ್ಗ ಕುರ್ವಂತಿ ತೇಷಾಂ  
ತತ್ಸರ್ವೇಷಾಮಪರಾಧಾನಾಂ ಕ್ಷಮಾ ಭವಿತುಂ ಶಕ್ನೋತಿ, 29 ಕಿನ್ನು  
ಯಃ ಕಶ್ಚಿತ್ ಪವಿತ್ರಮಾತ್ಮಾನಂ ನಿಂದತಿ ತಸ್ಯಾಪರಾಧಸ್ಯ ಕ್ಷಮಾ ಕದಾಪಿ ನ  
ಭವಿಷ್ಯತಿ ಸೋನನ್ದದಣ್ಡಸ್ಯಾಹೋರ್ ಭವಿಷ್ಯತಿ | (aiōn g165, aiōnios g166)  
30 ತಸ್ಯಾಪವಿತ್ರಭೂತೋಽಸ್ಮಿ ತೇಷಾಮೇತತ್ಕಥಾಹೇತೋಃ ಸ ಇತ್ಥಂ  
ಕಥಿತವಾನ್ | 31 ಅಥ ತಸ್ಯ ಮಾತಾ ಭ್ರಾತೃಗಣಶ್ಚಾಗತ್ಯ ಬಹಿಸ್ತಿಷ್ಠನತೋ  
ಲೋಕಾನ್ ಪ್ರೇಷ್ಯ ತಮಾಹೂತವನ್ತಃ | 32 ತತಸ್ತತ್ಸನ್ನಿಧೌ ಸಮುಪವಿಷ್ಣ್ವಾ  
ಲೋಕಾಸ್ತಂ ಬಭಾಷಿರೇ ಪಶ್ಯ ಬಹಿಸ್ತವ ಮಾತಾ ಭ್ರಾತರಶ್ಚ ತ್ವಾಮ್  
ಅನ್ವಿಚ್ಛಂತಿ | 33 ತದಾ ಸ ತಾನ್ ಪ್ರತ್ಯುವಾಚ ಮಮ ಮಾತಾ ಕಾ  
ಭ್ರಾತರೋ ವಾ ಕೇ? ತತಃ ಪರಂ ಸ ಸ್ವಮೀಪೋಪವಿಷ್ಣ್ವಾನ್ ಶಿಷ್ಯಾನ್  
ಪ್ರತಿ ಅವಲೋಕನಂ ಕೃತ್ವಾ ಕಥಯಾಮಾಸ 34 ಪಶ್ಯತೈತೇ ಮಮ  
ಮಾತಾ ಭ್ರಾತರಶ್ಚ | 35 ಯಃ ಕಶ್ಚಿದ್ ಈಶ್ವರಸ್ಯೇಷ್ಣಾಂ ಕ್ರಿಯಾಂ ಕರೋತಿ  
ಸ ಏವ ಮಮ ಭ್ರಾತಾ ಭಗಿನೀ ಮಾತಾ ಚ |

**4** ಅನನ್ದರಂ ಸ ಸಮುದ್ರತಟೇ ಪುನರುಪದೇಷ್ಣುಂ ಪ್ರಾರೇಭೇ, ತತಸ್ತತ್ರ  
ಬಹುಜನಾನಾಂ ಸಮಾಗಮಾತ್ ಸ ಸಾಗರೋಪರಿ ನೌಕಾಮಾರುಹ್ಯ  
ಸಮುಪವಿಷ್ಣಃ; ಸರ್ವೇ ಲೋಕಾಃ ಸಮುದ್ರಕೂಲೇ ತಸ್ಥಃ | 2  
ತದಾ ಸ ದೃಷ್ಟ್ವಾನ್ತಕಥಾಭಿ ಬರ್ಹೂಪದಿಷ್ಟವಾನ್ ಉಪದಿಶಂಶ್ಚ  
ಕಥಿತವಾನ್, 3 ಅವಧಾನಂ ಕುರುತ, ಏಕೋ ಬೀಜವಪ್ತಾ ಬೀಜಾನಿ  
ವಪ್ತುಂ ಗತಃ; 4 ವಪನಕಾಲೇ ಕಿಯನ್ವಿ ಬೀಜಾನಿ ಮಾರ್ಗಪಾಶ್ಚೇ  
ಪತಿತಾನಿ, ತತ ಆಕಾಶೀಯಪಕ್ಷಿಣ ಏತ್ಯ ತಾನಿ ಚಖಾದುಃ | 5  
ಕಿಯನ್ವಿ ಬೀಜಾನಿ ಸ್ವಲ್ಪಮೃತ್ತಿಕಾವತ್ಪಾಷಾಣಭೂಮೌ ಪತಿತಾನಿ ತಾನಿ  
ಮೃದೋಲ್ಪತ್ವಾತ್ ಶೀಘ್ರಮಜ್ಜುರಿತಾನಿ; 6 ಕಿನ್ನೂದಿತೇ ಸೂರ್ಯೋ

ದಗ್ಧಾನಿ ತಥಾ ಮೂಲಾನೋ ನಾಧೋಗತತ್ವಾತ್ ಶುಷ್ಕಾಣಿ ಚ |  
 7 ಕಿಯನ್ತಿ ಬೀಜಾನಿ ಕಣ್ಣಕಿವನಮಧ್ಯೇ ಪತಿತಾನಿ ತತಃ ಕಣ್ಣಕಾನಿ  
 ಸಂವೃದ್ಧ್ಯ ತಾನಿ ಜಗ್ರಸುಸ್ತಾನಿ ನ ಚ ಫಲಿತಾನಿ | 8 ತಥಾ ಕಿಯನ್ತಿ  
 ಬೀಜಾನ್ಯುತ್ಪಮಭೂಮೌ ಪತಿತಾನಿ ತಾನಿ ಸಂವೃದ್ಧ್ಯ ಫಲಾನ್ಯುತ್ಪಾದಿತಾನಿ  
 ಕಿಯನ್ತಿ ಬೀಜಾನಿ ತ್ರಿಂಶದ್ಗುಣಾನಿ ಕಿಯನ್ತಿ ಷಷ್ಠಿಗುಣಾನಿ ಕಿಯನ್ತಿ  
 ಶತಗುಣಾನಿ ಫಲಾನಿ ಫಲಿತವನ್ತಿ | 9 ಅಥ ಸ ತಾನವದತ್ ಯಸ್ಯ  
 ಶ್ರೋತುಂ ಕರ್ಣೌ ಸ್ತಃ ಸ ಶೃಣೋತು | 10 ತದನನ್ತರಂ ನಿರ್ಜನಸಮಯೇ  
 ತತ್ಸಜ್ಜಿನೋ ದ್ವಾದಶಶಿಷ್ಯಾಶ್ಚ ತಂ ತದ್ವೃಷ್ಟಾನ್ತವಾಕ್ಯಸ್ಯಾರ್ಥಂ ಪಪಚ್ಛುಃ |  
 11 ತದಾ ಸ ತಾನುದಿತವಾನ್ ಈಶ್ವರರಾಜ್ಯಸ್ಯ ನಿಗೂಢವಾಕ್ಯಂ  
 ಬೋದ್ಧಂ ಯುಷ್ಮಾಕಮಧಿಕಾರೋಽಸ್ಮಿಃ | 12 ಕಿನ್ತು ಯೇ ವಹಿರ್ಭೂತಾಃ  
 "ತೇ ಪಶ್ಯಂತಃ ಪಶ್ಯನ್ತಿ ಕಿನ್ತು ನ ಜಾನನ್ತಿ, ಶೃಣ್ವಂತಃ ಶೃಣ್ವನ್ತಿ  
 ಕಿನ್ತು ನ ಬುದ್ಧ್ಯಂತೇ, ಚೇತ್ಸೈ ಮನಃಸು ಕದಾಪಿ ಪರಿವರ್ತಿತೇಷು  
 ತೇಷಾಂ ಪಾಪಾನ್ಯಮೋಚಯಿಷ್ಯಂತಃ," ಅತೋಹೇತೋಸ್ತಾನ್ ಪ್ರತಿ  
 ದೃಷ್ಟಾನ್ಪರೇವ ತಾನಿ ಮಯಾ ಕಥಿತಾನಿ | 13 ಅಥ ಸ ಕಥಿತವಾನ್  
 ಯೂಯಂ ಕಿಮೇತದ್ ದೃಷ್ಟಾನ್ತವಾಕ್ಯಂ ನ ಬುದ್ಧ್ಯಧ್ವೇ? ತರ್ಹಿ  
 ಕಥಂ ಸರ್ವಾನ್ ದೃಷ್ಟಾನ್ತಾನ ಭೋತ್ಸ್ಯಧ್ವೇ? 14 ಬೀಜವಪ್ತಾ  
 ವಾಕ್ಯರೂಪಾಣಿ ಬೀಜಾನಿ ವಪತಿ; 15 ತತ್ರ ಯೇ ಯೇ ಲೋಕಾ ವಾಕ್ಯಂ  
 ಶೃಣ್ವನ್ತಿ, ಕಿನ್ತು ಶ್ರುತಮಾತ್ರಾತ್ ಶೈತಾನ್ ಶೀಘ್ರಮಾಗತ್ಯ ತೇಷಾಂ  
 ಮನಃಸೂಪ್ತಾನಿ ತಾನಿ ವಾಕ್ಯರೂಪಾಣಿ ಬೀಜಾನ್ಯಪನಯತಿ ತವವ  
 ಉಪ್ತಬೀಜಮಾರ್ಗಪಾರ್ಶ್ವೇಸ್ವರೂಪಾಃ | 16 ಯೇ ಜನಾ ವಾಕ್ಯಂ ಶ್ರುತ್ವಾ  
 ಸಹಸಾ ಪರಮಾನಂದೇನ ಗೃಹ್ಣನ್ತಿ, ಕಿನ್ತು ಹೃದಿ ಸ್ಥೈರ್ಯಭಾವಾತ್  
 ಕಿಂಚಿತ್ ಕಾಲಮಾತ್ರಂ ತಿಷ್ಠನ್ತಿ ತತ್ಪಶ್ಚಾತ್ ತದ್ವಾಕ್ಯಹೇತೋಃ | 17 ಕುತ್ರಚಿತ್  
 ಕ್ಲೇಶೇ ಉಪದ್ರವೇ ವಾ ಸಮುಪಸ್ಥಿತೇ ತದೈವ ವಿಘ್ನಂ ಪ್ರಾಪ್ನುವನ್ತಿ  
 ತವವ ಉಪ್ತಬೀಜಪಾಷಾಣಭೂಮಿಸ್ವರೂಪಾಃ | 18 ಯೇ ಜನಾಃ ಕಥಾಂ  
 ಶೃಣ್ವನ್ತಿ ಕಿನ್ತು ಸಾಂಸಾರಿಕೀ ಚಿನ್ತಾ ಧನಭ್ರಾನ್ತಿ ವಿಷಯಲೋಭಶ್ಚ  
 ಏತೇ ಸರ್ವೇ ಉಪಸ್ಥಾಯ ತಾಂ ಕಥಾಂ ಗ್ರಸನ್ತಿ ತತಃ ಮಾ ವಿಫಲಾ  
 ಭವತಿ (aiōn g165) | 19 ತವವ ಉಪ್ತಬೀಜಸಕಣ್ಣಕಭೂಮಿಸ್ವರೂಪಾಃ |  
 20 ಯೇ ಜನಾ ವಾಕ್ಯಂ ಶ್ರುತ್ವಾ ಗೃಹ್ಣನ್ತಿ ತೇಷಾಂ ಕಸ್ಯ ವಾ  
 ತ್ರಿಂಶದ್ಗುಣಾನಿ ಕಸ್ಯ ವಾ ಷಷ್ಠಿಗುಣಾನಿ ಕಸ್ಯ ವಾ ಶತಗುಣಾನಿ

ಫಲಾನಿ ಭವನ್ತಿ ತವ ಉಪ್ಪಬೀಜೋರ್ವ್ವರಭೂಮಿಸ್ವರೂಪಾಃ | 21  
 ತದಾ ಸೋಽಪರಮಪಿ ಕಥಿತವಾನ್ ಕೋಪಿ ಜನೋ ದೀಪಾಧಾರಂ  
 ಪರಿತ್ಯಜ್ಯ ದ್ರೋಣಸ್ಯಾಧಃ ಖಟ್ಟಿಯಾ ಅಧೇ ವಾ ಸ್ಥಾಪಯಿತುಂ  
 ದೀಪಮಾನಯತಿ ಕಿಂ? 22 ಅತೋಹೇತೋ ಯನ್ ಪ್ರಕಾಶಯಿಷ್ಯತೇ  
 ತಾದ್ಯಗ್ ಲುಕ್ಯಾಯಿತಂ ಕಿಮಪಿ ವಸ್ತು ನಾಸ್ತಿ; ಯದ್ ವ್ಯಕ್ತಂ ನ  
 ಭವಿಷ್ಯತಿ ತಾದ್ಯಶಂ ಗುಪ್ತಂ ಕಿಮಪಿ ವಸ್ತು ನಾಸ್ತಿ | 23 ಯಸ್ಯ  
 ಶ್ರೋತುಂ ಕರ್ತೌ ಸ್ತಃ ಸ ಶೃಣೋತು | 24 ಅಪರಮಪಿ ಕಥಿತವಾನ್  
 ಯೂಯಂ ಯದ್ ಯದ್ ವಾಕ್ಯಂ ಶೃಣುಥ ತತ್ರ ಸಾವಧಾನಾ ಭವತ,  
 ಯತೋ ಯೂಯಂ ಯೇನ ಪರಿಮಾಣೇನ ಪರಿಮಾಥ ತೇನೈವ  
 ಪರಿಮಾಣೇನ ಯುಷ್ಮದರ್ಥಮಪಿ ಪರಿಮಾಸ್ಯತೇ; ಶ್ರೋತಾರೋ  
 ಯೂಯಂ ಯುಷ್ಮಭ್ಯಮಧಿಕಂ ದಾಸ್ಯತೇ | 25 ಯಸ್ಯಾಶ್ರಯೇ ವರ್ಧತೇ  
 ತಸ್ಮೈ ಅಪರಮಪಿ ದಾಸ್ಯತೇ, ಕಿನ್ನು ಯಸ್ಯಾಶ್ರಯೇ ನ ವರ್ಧತೇ  
 ತಸ್ಯ ಯತ್ ಕಿಂಚಿದಸ್ತಿ ತದಪಿ ತಸ್ಮಾನ್ ನೇಷ್ಯತೇ | 26 ಅನನ್ತರಂ  
 ಸ ಕಥಿತವಾನ್ ಏಕೋ ಲೋಕಃ ಕ್ಷೇತ್ರೇ ಬೀಜಾನ್ಯುಪ್ಪಾ 27  
 ಜಾಗರಣನಿದ್ರಾಭ್ಯಾಂ ದಿವಾನಿಶಂ ಗಮಯತಿ, ಪರನ್ನು ತದ್ವೀಜಂ  
 ತಸ್ಯಾಜ್ಞಾತರೂಪೇಣಾಜ್ಕುರಯತಿ ವರ್ಧತೇ ಚ; 28 ಯತೋಹೇತೋಃ  
 ಪ್ರಥಮತಃ ಪತ್ರಾಣಿ ತತಃ ಪರಂ ಕಣಿಶಾನಿ ತತ್ಪಶ್ಯತ್ ಕಣಿಶಪೂರ್ಣಾನಿ  
 ಶಸ್ಯಾನಿ ಭೂಮಿಃ ಸ್ವಯಮುತ್ಪಾದಯತಿ; 29 ಕಿನ್ನು ಫಲೇಷು ಪಕ್ವೇಷು  
 ಶಸ್ಯಚ್ಛೇದನಕಾಲಂ ಜ್ಞಾತ್ವಾ ಸ ತತ್ಕ್ಷಣಂ ಶಸ್ಯಾನಿ ಛಿಂತಿ, ಅನೇನ  
 ತುಲ್ಯಮೀಶ್ವರರಾಜ್ಯಂ | 30 ಪುನಃ ಸೋಽಕಥಯದ್ ಈಶ್ವರರಾಜ್ಯಂ  
 ಕೇನ ಸಮಂ? ಕೇನ ವಸ್ತುನಾ ಸಹ ವಾ ತದುಪಮಾಸ್ಯಾಮಿ? 31 ತತ್  
 ಸರ್ವಪೈಕೇನ ತುಲ್ಯಂ ಯತೋ ಮೃದಿ ವಪನಕಾಲೇ ಸರ್ವಪಬೀಜಂ  
 ಸರ್ವಪೃಥಿವೀಸ್ಥಬೀಜಾತ್ ಕ್ಷುದ್ರಂ 32 ಕಿನ್ನು ವಪನಾತ್ ಪರಮ್  
 ಅಜ್ಕುರಯಿತ್ವಾ ಸರ್ವಶಾಕಾದ್ ಬೃಹದ್ ಭವತಿ, ತಸ್ಯ ಬೃಹತ್ಯಃ ಶಾಖಾಶ್ಚ  
 ಜಾಯಂತೇ ತತಸ್ತಚ್ಚಾಯಾಂ ಪಕ್ಷಿಣ ಆಶ್ರಯಂತೇ | 33 ಇತ್ಥಂ ತೇಷಾಂ  
 ಬೋಧಾನುರೂಪಂ ಸೋಽನೇಕದೃಷ್ಟಾನ್ವೈಸ್ತಾನುಪದಿಷ್ಟವಾನ್, 34  
 ದೃಷ್ಟಾಂತಂ ವಿನಾ ಕಾಮಪಿ ಕಥಾಂ ತೇಭ್ಯೋ ನ ಕಥಿತವಾನ್ ಪಶ್ಯಾನ್  
 ನಿರ್ಜನೇ ಸ ಶಿಷ್ಯಾನ್ ಸರ್ವದೃಷ್ಟಾನ್ತಾರ್ಥಂ ಬೋಧಿತವಾನ್ | 35  
 ತದ್ವಿನಸ್ಯ ಸನ್ಯಾಯಾಂ ಸ ತೇಭ್ಯೋಽಕಥಯದ್ ಆಗಚ್ಛತ ವಯಂ

ಪಾರಂ ಯಾಮ | 36 ತದಾ ತೇ ಲೋಕಾನ್ ವಿಸೃಜ್ಯ ತಮವಿಲಮ್ಬಂ  
 ಗೃಹೀತ್ವಾ ನೌಕಯಾ ಪ್ರತಸ್ಥಿರೇ; ಅಪರಾ ಅಪಿ ನಾವಸ್ತಯಾ ಸಹ ಸ್ಥಿತಾಃ |  
 37 ತತಃ ಪರಂ ಮಹಾರ್ಘ್ಣ್ಯಗಮಾತ್ ನೌ ದೋಲಾಯಮಾನಾ  
 ತರಜ್ಜೇಣ ಜಲೈಃ ಪೂರ್ಣಾಭವಚ್ಚ | 38 ತದಾ ಸ ನೌಕಾಚಶ್ಚಾಡ್ಭಾಗೇ  
 ಉಪಧಾನೇ ಶಿರೋ ನಿಧಾಯ ನಿದ್ರಿತ ಆಸೀತ್ ತತಸ್ತೇ ತಂ  
 ಜಾಗರಯಿತ್ವಾ ಜಗದುಃ, ಹೇ ಪ್ರಭೋ, ಅಸ್ಮಾಕಂ ಪ್ರಾಣಾ ಯಾನ್ತಿ ಕಿಮತ್ರ  
 ಭವತಶ್ಚಿನ್ತಾ ನಾಸ್ತಿ? 39 ತದಾ ಸ ಉತ್ಥಾಯ ವಾಯುಂ ತರ್ಜಿತವಾನ್  
 ಸಮುದ್ರಇಶೋಕ್ತವಾನ್ ಶಾನ್ತಃ ಸುಸ್ಥಿರಶ್ಚ ಭವ; ತತೋ ವಾಯೌ  
 ನಿವೃತ್ತೇಽಭಿರ್ನಿಸ್ತರಜ್ಜೋಭೂತ್ | 40 ತದಾ ಸ ತಾನುವಾಚ ಯೂಯಂ  
 ಕುತ ಏತಾದ್ಯುಕ್ತಜ್ಞಾಕುಲಾ ಭವತ? ಕಿಂ ವೋ ವಿಶ್ವಾಸೋ ನಾಸ್ತಿ?  
 41 ತಸ್ಮಾತ್ತೇಽತೀವಭೀತಾಃ ಪರಸ್ಪರಂ ವಕ್ತುಮಾರೇಭಿರೇ, ಅಹೋ  
 ವಾಯುಃ ಸಿನ್ಧುಶ್ಚಾಸ್ಯ ನಿರ್ದೇಶಗ್ರಾಹಿಣೌ ಕೀದೃಗಯಂ ಮನುಜಃ |

**5** ಅಥ ತೂ ಸಿನ್ಧುಪಾರಂ ಗತ್ವಾ ಗಿರೀರೀಯಪ್ರದೇಶ ಉಪತಸ್ಥಃ | 2  
 ನೌಕಾತೋ ನಿರ್ಗತಮಾತ್ರಾದ್ ಅಪವಿತ್ರಭೂತಗ್ರಸ್ತ ಏಕಃ ಶ್ಶಶಾನಾದೇತ್ಯ  
 ತಂ ಸಾಕ್ಷಾಚ್ ಚಕಾರ | 3 ಸ ಶ್ಶಶಾನೇಽವಾತ್ಸೀತ್ ಕೋಪಿ ತಂ ಶ್ಶಜ್ಜಲೇನ  
 ಬದ್ಧ್ವಾ ಸ್ಥಾಪಯಿತುಂ ನಾಶಕ್ನೋತ್ | 4 ಜನೈರ್ವಾರಂ ನಿಗಡೈಃ  
 ಶ್ಶಜ್ಜಲೈಶ್ಚ ಸ ಬದ್ಧೋಪಿ ಶ್ಶಜ್ಜಲಾನ್ಯಾಕೃಷ್ಯ ಮೋಚಿತವಾನ್ ನಿಗಡಾನಿ ಚ  
 ಭಂಕ್ತ್ವಾ ಖಣ್ಣಂ ಖಣ್ಣಂ ಕೃತವಾನ್ ಕೋಪಿ ತಂ ವಶೀಕರ್ತುಂ ನ ಶಶಕ |  
 5 ದಿವಾನಿಶಂ ಸದಾ ಪರ್ವತಂ ಶ್ಶಶಾನಙ್ಗ ಭೃಮಿತ್ವಾ ಚೀತ್ಯಬ್ಧಂ ಕೃತವಾನ್  
 ಗ್ರಾವಭಿಶ್ಚ ಸ್ವಯಂ ಸ್ವಂ ಕೃತವಾನ್ | 6 ಸ ಯೀಶುಂ ದೂರಾತ್  
 ಪಶ್ಯನ್ನೇವ ಧಾವನ್ ತಂ ಪ್ರಣನಾಮ ಉಚ್ಚೈರುವಂಶ್ಶೋವಾಚ, 7  
 ಹೇ ಸರ್ವೋಪರಿಸ್ಥೇಶ್ಚರಪುತ್ರ ಯೀಶೋ ಭವತಾ ಸಹ ಮೇ ಕಃ  
 ಸಮ್ಪನ್ನಃ? ಅಹಂ ತ್ವಾಮೀಶ್ಚರೇಣ ಶಾಪಯೇ ಮಾಂ ಮಾ ಯಾತಯ |  
 8 ಯತೋ ಯೀಶುಸ್ತಂ ಕಥಿತವಾನ್ ರೇ ಅಪವಿತ್ರಭೂತ, ಅಸ್ಮಾನ್ನರಾದ್  
 ಬಹಿರ್ನಿರ್ಗಚ್ಚ | 9 ಅಥ ಸ ತಂ ಪೃಷ್ಠವಾನ್ ಕಿನ್ತೇ ನಾಮ? ತೇನ ಪ್ರತ್ಯುಕ್ತಂ  
 ವಯಮನೇಕೇಽಸ್ಮಸ್ತತೋಽಸ್ಮನ್ನಾಮ ಬಾಹಿನೀ | 10 ತತೋಸ್ಮಾನ್  
 ದೇಶಾನ್ ಪ್ರೇಷಯೇತಿ ತೇ ತಂ ಪ್ರಾರ್ಥಯನ್ತ | 11 ತದಾನೀಂ ಪರ್ವತಂ  
 ನಿಕಷಾ ಬೃಹನ್ ವರಾಹವ್ರಜಶ್ಚರನ್ನಾಸೀತ್ | 12 ತಸ್ಮಾದ್ ಭೂತಾ  
 ವಿನಯೇನ ಜಗದುಃ, ಅಮುಂ ವರಾಹವ್ರಜಮ್ ಆಶ್ರಯಿತುಮ್

ಅಸ್ಮಾನ್ ಪ್ರಹಿಣು | 13 ಯೀಶುನಾನುಜ್ಞಾತಾಸ್ತೇಽವಿತ್ರಭೂತಾ  
 ಬಹಿರ್ನಿಯಾಯ ವರಾಹವ್ರಜಂ ಪ್ರಾವಿಶನ್ ತತಃ ಸರ್ವೇ ವರಾಹಾ  
 ವಸ್ತುತಸ್ತು ಪ್ರಾಯೋದ್ವಿಸಹಸ್ರಸಂಖ್ಯಾಕಾಃ ಕಟಕೇನ ಮಹಾಜವಾದ್  
 ಧಾವಂತಃ ಸಿನ್ಧೌ ಪ್ರಾಣಾನ್ ಜಹುಃ | 14 ತಸ್ಮಾದ್ ವರಾಹಪಾಲಕಾಃ  
 ಪಲಾಯಮಾನಾಃ ಪುರೇ ಗ್ರಾಮೇ ಚ ತದ್ವಾರ್ತಂ ಕಥಯಾಣ್ಣಕುಃ | ತದಾ  
 ಲೋಕಾ ಘಟಿತಂ ತತ್ಕಾರ್ಯಂ ದ್ರಷ್ಟುಂ ಬಹಿರ್ಜಗ್ಮುಃ | 15 ಯೀಶೋಃ  
 ಸನ್ನಿಧಿಂ ಗತ್ವಾ ತಂ ಭೂತಗ್ರಸ್ತಮ್ ಅರ್ಥಾದ್ ಬಾಹಿನೀಭೂತಗ್ರಸ್ತಂ  
 ನರಂ ಸವಸ್ತ್ರಂ ಸಚೇತನಂ ಸಮುಪವಿಷ್ಟಣ್ಣ ದೃಷ್ಟ್ವಾ ಬಿಭ್ಯುಃ | 16 ತತೋ  
 ದೃಷ್ಟತತ್ಕಾರ್ಯಲೋಕಾಸ್ತಸ್ಯ ಭೂತಗ್ರಸ್ತನರಸ್ಯ ವರಾಹವ್ರಜಸ್ಯಾಪಿ  
 ತಾಂ ಧಟನಾಂ ವರ್ಣಯಾಮಾಸುಃ | 17 ತತಸ್ತೇ ಸ್ವಸೀಮಾತೋ  
 ಬಹಿರ್ಗಂತುಂ ಯೀಶುಂ ವಿನೇತುಮಾರೇಭಿರೇ | 18 ಅಥ ತಸ್ಯ  
 ನೌಕಾರೋಹಣಕಾಲೇ ಸ ಭೂತಮುಕ್ತೋ ನಾ ಯೀಶುನಾ ಸಹ  
 ಸ್ಥಾತುಂ ಪ್ರಾರ್ಥಯತೇ; 19 ಕಿನ್ನು ಸ ತಮನನುಮತ್ಯ ಕಥಿತವಾನ್ ತ್ವಂ  
 ನಿಜಾತ್ಮೀಯಾನಾಂ ಸಮೀಪಂ ಗೃಹ್ಯ ಗಚ್ಛ ಪ್ರಭುಸ್ತ್ವಯಿ ಕೃಪಾಂ  
 ಕೃತ್ವಾ ಯಾನಿ ಕರ್ಮಾಣಿ ಕೃತವಾನ್ ತಾನಿ ತಾನ್ ಜ್ಞಾಪಯ | 20  
 ಅತಃ ಸ ಪ್ರಸ್ಥಾಯ ಯೀಶುನಾ ಕೃತಂ ತತ್ಸರ್ವಾಶ್ಚರ್ಯ್ಯಂ ಕರ್ಮ  
 ದಿಕಾಪಲಿದೇಶೇ ಪ್ರಚಾರಯಿತುಂ ಪ್ರಾರಭವಾನ್ ತತಃ ಸರ್ವೇ ಲೋಕಾ  
 ಆಶ್ಚರ್ಯ್ಯಂ ಮೇನಿರೇ | 21 ಅನಂತರಂ ಯೀಶೌ ನಾವಾ ಪುನರನ್ಯಪಾರ  
 ಉತ್ತೀರ್ಣೇ ಸಿನ್ಧುತಟೇ ಚ ತಿಷ್ಠತಿ ಸತಿ ತತ್ಸಮೀಪೇ ಬಹುಲೋಕಾನಾಂ  
 ಸಮಾಗಮೋಽಭೂತ್ | 22 ಅಪರಂ ಯಾಯೀರ್ ನಾಮ್ನಾ ಕಶ್ಚಿದ್  
 ಭಜನಗೃಹಸ್ಯಾಧಿಪ ಆಗತ್ಯ ತಂ ದೃಷ್ಟ್ವೈವ ಚರಣಯೋಃ ಪತಿತ್ವಾ ಬಹು  
 ನಿವೇದ್ಯ ಕಥಿತವಾನ್; 23 ಮಮ ಕನ್ಯಾ ಮೃತಪ್ರಾಯಾಭೂದ್ ಅತೋ  
 ಭವಾನೇತ್ಯ ತದಾರೋಗ್ಯಾಯ ತಸ್ಯಾ ಗಾತ್ರೇ ಹಸ್ತಮ್ ಅರ್ಪಯತು  
 ತೇನೈವ ಸಾ ಜೀವಿಷ್ಯತಿ | 24 ತದಾ ಯೀಶುಸ್ತೇನ ಸಹ ಚಲಿತಃ  
 ಕಿನ್ನು ತತ್ಪಶ್ಚಾದ್ ಬಹುಲೋಕಾಶ್ಚಲಿತ್ವಾ ತಾದ್ಗಾತ್ರೇ ಪತಿತಾಃ | 25  
 ಅಥ ದ್ವಾದಶವರ್ಷಾಣಿ ಪ್ರದರರೋಗೇಣ 26 ಶೀರ್ಣಾ ಚಿಕಿತ್ಸಕಾನಾಂ  
 ನಾನಾಚಿಕಿತ್ಸಾಭಿಶ್ಚ ದುಃಖಂ ಭುಕ್ತವತೀ ಚ ಸರ್ವಸ್ವಂ ವ್ಯಯಿತ್ವಾಪಿ  
 ನಾರೋಗ್ಯಂ ಪ್ರಾಪ್ತಾ ಚ ಪುನರಪಿ ಪೀಡಿತಾಸೀಚ್ಛ 27 ಯಾ ಸ್ತ್ರೀ ಸಾ  
 ಯೀಶೋ ವಾರ್ತಾಂ ಪ್ರಾಪ್ಯ ಮನಸಾಕಥಯತ್ ಯದ್ಯಹಂ ತಸ್ಯ

ವಸ್ತುಮಾತ್ರ ಸ್ಪಷ್ಟಂ ಲಭೇಯಂ ತದಾ ರೋಗಹೀನಾ ಭವಿಷ್ಯಾಮಿ | 28  
 ಅತೋಹೇತೋಃ ಸಾ ಲೋಕಾರಣ್ಯಮಧ್ಯೇ ತತ್ಪಶ್ಚಾದಾಗತ್ಯ ತಸ್ಯ ವಸ್ತುಂ  
 ಪಸ್ಪರ್ಶ | 29 ತೇನೈವ ತತ್ಕ್ಷಣಂ ತಸ್ಯಾ ರಕ್ತಸ್ರೋತಃ ಶುಷ್ಕಂ ಸ್ವಯಂ  
 ತಸ್ಮಾದ್ ರೋಗಾನ್ಮುಕ್ತಾ ಇತ್ಯಪಿ ದೇಹೇನುಭೂತಾ | 30 ಅಥ ಸ್ವಸ್ಮಾತ್  
 ಶಕ್ತಿ ನಿರ್ಗತಾ ಯೀಶುರೇತನ್ಮನಸಾ ಜ್ಞಾತ್ವಾ ಲೋಕನಿವಹಂ ಪ್ರತಿ  
 ಮುಖಂ ವ್ಯಾವೃತ್ಯ ಪೃಷ್ಠವಾನ್ ಕೇನ ಮದ್ವಸ್ತ್ರಂ ಸ್ಪೃಷ್ಣಂ? 31 ತತಸ್ತಸ್ಯ  
 ಶಿಷ್ಯಾ ಊಚುಃ ಭವತೋ ವಪುಷಿ ಲೋಕಾಃ ಸಂಘರ್ಷನ್ತಿ ತದ್ ದೃಷ್ಟ್ವಾ  
 ಕೇನ ಮದ್ವಸ್ತ್ರಂ ಸ್ಪೃಷ್ಣಮಿತಿ ಕುತಃ ಕಥಯತಿ? 32 ಕಿನ್ನು ಕೇನ ತತ್ ಕರ್ಮ  
 ಕೃತಂ ತದ್ ದ್ರಷ್ಟುಂ ಯೀಶುಶ್ಚತುರ್ದಿಶೋ ದೃಷ್ಟವಾನ್ | 33 ತತಃ ಸಾ  
 ಸ್ತ್ರೀ ಭೀತಾ ಕಮ್ಪಿತಾ ಚ ಸತೀ ಸ್ವಸ್ಯಾ ರುಕ್ಮತಿಕ್ರಿಯಾ ಜಾತೇತಿ ಜ್ಞಾತ್ವಾಗತ್ಯ  
 ತತ್ಸಮುಖೇ ಪತಿತ್ವಾ ಸರ್ವವೃತ್ತಾಂತಂ ಸತ್ಯಂ ತಸ್ಮೈ ಕಥಯಾಮಾಸ | 34  
 ತದಾನೀಂ ಯೀಶುಸ್ತಾಂ ಗದಿತವಾನ್, ಹೇ ಕನ್ಯೇ ತವ ಪ್ರತೀತಿಸ್ತ್ವಾಮ್  
 ಅರೋಗಾಮಕರೋತ್ ತ್ವಂ ಕ್ಷೇಮೇಣ ವ್ರಜ ಸ್ವರೋಗಾನ್ಮುಕ್ತಾ ಚ  
 ತಿಷ್ಠ | 35 ಇತಿವಾಕ್ಯವದನಕಾಲೇ ಭಜನಗೃಹಾಧಿಪಸ್ಯ ನಿವೇಶನಾಲ್  
 ಲೋಕಾ ಏತ್ಯಾಧಿಪಂ ಬಭಾಷಿರೇ ತವ ಕನ್ಯಾ ಮೃತಾ ತಸ್ಮಾದ್ ಗುರುಂ  
 ಪುನಃ ಕುತಃ ಕ್ಲಿಶ್ನಾಸಿ? 36 ಕಿನ್ನು ಯೀಶುಸ್ತದ್ ವಾಕ್ಯಂ ಶ್ರುತ್ವೈವ  
 ಭಜನಗೃಹಾಧಿಪಂ ಗದಿತವಾನ್ ಮಾ ಭೈಷೀಃ ಕೇವಲಂ ವಿಶ್ವಾಸಿಹಿ | 37  
 ಅಥ ಪಿತರೋ ಯಾಕೂಬ್ ತದ್ಭ್ರಾತಾ ಯೋಹನ್ ಚ ಏತಾನ್ ವಿನಾ  
 ಕಮಪಿ ಸ್ವಪಶ್ಚಾದ್ ಯಾತುಂ ನಾನ್ವಮನ್ಯತ | 38 ತಸ್ಯ ಭಜನಗೃಹಾಧಿಪಸ್ಯ  
 ನಿವೇಶನಸಮೀಪಮ್ ಆಗತ್ಯ ಕಲಹಂ ಬಹುರೋದನಂ ವಿಲಾಪಳ್ಳು  
 ಕುರ್ವತೋ ಲೋಕಾನ್ ದದರ್ಶ | 39 ತಸ್ಮಾನ್ ನಿವೇಶನಂ ಪ್ರವಿಶ್ಯ  
 ಪ್ರೋಕ್ತವಾನ್ ಯೂಯಂ ಕುತ ಇತ್ಥಂ ಕಲಹಂ ರೋದನಳ್ಳು ಕುರುಥ?  
 ಕನ್ಯಾ ನ ಮೃತಾ ನಿದ್ರಾತಿ | 40 ತಸ್ಮಾತ್ತೇ ತಮುಪಜಹಸುಃ ಕಿನ್ನು  
 ಯೀಶುಃ ಸರ್ವಾನ ಬಹಿಷ್ಕೃತ್ಯ ಕನ್ಯಾಯಾಃ ಪಿತರೌ ಸ್ವಸಜ್ಜಿನಶ್ಚ ಗೃಹೀತ್ವಾ  
 ಯತ್ರ ಕನ್ಯಾಸೀತ್ ತತ್ ಸ್ಥಾನಂ ಪ್ರವಿಷ್ಟವಾನ್ | 41 ಅಥ ಸ ತಸ್ಯಾಃ  
 ಕನ್ಯಾಯಾ ಹಸ್ತೌ ಧೃತ್ವಾ ತಾಂ ಬಭಾಷೇ ಟಾಲೀಥಾ ಕೂಮೀ, ಅರ್ಥತೋ  
 ಹೇ ಕನ್ಯೇ ತ್ವಮುತ್ತಿಷ್ಠ ಇತ್ಯಾಜ್ಞಾಪಯಾಮಿ | 42 ತುನೈವ ತತ್ಕ್ಷಣಂ  
 ಸಾ ದ್ವಾದಶವರ್ಷವಯಸ್ಸಾ ಕನ್ಯಾ ಪೋತ್ಥಾಯ ಚಲಿತುಮಾರೇಭೇ,  
 ಇತಃ ಸರ್ವೇ ಮಹಾವಿಸ್ಮಯಂ ಗತಾಃ | 43 ತತ ಏತಸ್ಯೈ ಕಿಚ್ಚಿತ್

ಖಾದ್ಯಂ ದತ್ತೇತಿ ಕಥಯಿತ್ವಾ ಏತತ್ಕರ್ಮ ಕಮಪಿ ನ ಜ್ಞಾಪಯತೇತಿ  
ದೃಢಮಾದಿಷ್ಟವಾನ್ |

**6** ಅನನ್ತರಂ ಸ ತತ್ಸಾನ್ನಾತ್ ಪ್ರಸ್ಥಾಯ ಸ್ವಪ್ರದೇಶಮಾಗತಃ ಶಿಷ್ಯಾಶ್ಚ  
ತತ್ಪಶ್ಯದ್ ಗತಾಃ | 2 ಅಥ ವಿಶ್ರಾಮವಾರೇ ಸತಿ ಸ ಭಜನಗೃಹೇ  
ಉಪದೇಷ್ಟಮಾರಬ್ಧವಾನ್ ತತೋಽನೇಕೇ ಲೋಕಾಸ್ತತ್ಕಥಾಂ ಶ್ರುತ್ವಾ  
ವಿಸ್ಮಿತ್ಯ ಜಗದುಃ, ಅಸ್ಯ ಮನುಜಸ್ಯ ಈದೃಶೀ ಆಶ್ಚರ್ಯಕ್ರಿಯಾ  
ಕಸ್ಮಾಜ್ ಜಾತಾ? ತಥಾ ಸ್ವಕರಾಭ್ಯಾಂ ಇತ್ಥಮದ್ಭುತಂ ಕರ್ಮ  
ಕರ್ತೂಂ ಏತಸ್ಮೈ ಕಥಂ ಜ್ಞಾನಂ ದತ್ತಮ್? 3 ಕಿಮಯಂ  
ಮರಿಯಮಃ ಪುತ್ರಸ್ತಜ್ಞಾ ನೋ? ಕಿಮಯಂ ಯಾಕೂಬ್-ಯೋಸಿ-  
ಯಿಹುದಾ-ಶಿಮೋನಾಂ ಭ್ರಾತಾ ನೋ? ಅಸ್ಯ ಭಗಿನ್ಯಃ ಕಿಮಿಹಾಸ್ಮಾಭಿಃ  
ಸಹ ನೋ? ಇತ್ಥಂ ತೇ ತದರ್ಥೇ ಪ್ರತ್ಯೂಹಂ ಗತಾಃ | 4 ತದಾ  
ಯೀಶುಸ್ತೇಭ್ಯೋಽಕಥಯತ್ ಸ್ವದೇಶಂ ಸ್ವಕುಟುಮ್ನಾನ್ ಸ್ವಪರಿಜನಾಂಶ್ಚ  
ವಿನಾ ಕುತ್ರಾಪಿ ಭವಿಷ್ಯದ್ವಾದೀ ಅಸತ್ಕೃತೋ ನ ಭವತಿ | 5 ಅಪರಂಶ್ಚ  
ತೇಷಾಮಪ್ರತ್ಯಯಾತ್ ಸ ವಿಸ್ಮಿತಃ ಕಿಯತಾಂ ರೋಗಿಣಾಂ ವಪುಃಷು  
ಹಸ್ತಮ್ ಅರ್ಪಯಿತ್ವಾ ಕೇವಲಂ ತೇಷಾಮಾರೋಗ್ಯಕರಣಾದ್ ಅನ್ಯತ್  
ಕಿಮಪಿ ಚಿತ್ರಕಾರ್ಯಂ ಕರ್ತೂಂ ನ ಶಕ್ತಃ | 6 ಅಥ ಸ ಚತುರ್ದಿಕ್ಸ  
ಗ್ರಾಮಾನ್ ಭ್ರಮಿತ್ವಾ ಉಪದಿಷ್ಟವಾನ್ 7 ದ್ವಾದಶಶಿಷ್ಯಾನ್ ಆಹೂಯ  
ಅಮೇಧ್ಯಭೂತಾನ್ ವಶೀಕರ್ತೂಂ ಶಕ್ತಿಂ ದತ್ತ್ವಾ ತೇಷಾಂ ದ್ವೌ ದ್ವೌ  
ಜನೋ ಪ್ರೇಷಿತವಾನ್ | 8 ಪುನರಿತ್ಯಾದಿಶದ್ ಯೂಯಮ್ ಏಕೈಕಾಂ  
ಯಷ್ಟಿಂ ವಿನಾ ವಸ್ತ್ರಸಂಪುಟಃ ಪೂಪಃ ಕಟಿಬನ್ಧೇ ತಾಮ್ರಖಣ್ಡಾಃ ಏಷಾಂ  
ಕಿಮಪಿ ಮಾ ಗ್ರಹ್ಣೀತ, 9 ಮಾರ್ಗಯಾತ್ರಾಯೈ ಪಾದೇಷೂಪಾನಹೌ  
ದತ್ತ್ವಾ ದ್ವೇ ಉತ್ತರೀಯೇ ಮಾ ಪರಿಧದ್ವಂ | 10 ಅಪರಮಪ್ಯುಕ್ತಂ ತೇನ  
ಯೂಯಂ ಯಸ್ಯಾಂ ಪುರ್ಯಾಂ ಯಸ್ಯ ನಿವೇಶನಂ ಪ್ರವೇಕ್ಷ್ಯಥ ತಾಂ  
ಪುರೀಂ ಯಾವನ್ನ ತ್ಯಕ್ಷ್ಯಥ ತಾವತ್ ತನ್ನಿವೇಶನೇ ಸ್ಥಾಸ್ಯಥ | 11 ತತ್ರ  
ಯದಿ ಕೇಪಿ ಯುಷ್ಮಾಕಮಾತಿಥ್ಯಂ ನ ವಿದಧತಿ ಯುಷ್ಮಾಕಂ ಕಥಾಶ್ಚ  
ನ ಶೃಣ್ವನ್ತಿ ತರ್ಹಿ ತತ್ಸಾನ್ನಾತ್ ಪ್ರಸ್ಥಾನಸಮಯೇ ತೇಷಾಂ ವಿರುದ್ಧಂ  
ಸಾಕ್ಷ್ಯಂ ದಾತುಂ ಸ್ವಪಾದಾನಾಸ್ಪಾಲ್ಯ ರಜಃ ಸಮ್ಪಾತಯತ; ಅಹಂ  
ಯುಷ್ಮಾನ್ ಯಥಾರ್ಥಂ ವಚ್ಚಿ ವಿಚಾರದಿನೇ ತನ್ನಗರಸ್ಯಾವಸ್ಥಾತಃ  
ಸಿದೋಮಾಮೋರಯೋ ನಗರಯೋರವಸ್ಥಾ ಸಹ್ಯತರಾ ಭವಿಷ್ಯತಿ |

12 ಅಥ ತೇ ಗತ್ತಾ ಲೋಕಾನಾಂ ಮನಃಪರಾವರ್ತನೀಃ ಕಥಾ  
 ಪ್ರಚಾರಿತವನ್ತಃ | 13 ಏವಮನೇಕಾನ್ ಭೂತಾಂಶ್ಚ ತ್ಯಾಜಿತವನ್ತಸ್ತಥಾ  
 ತೈಲೇನ ಮರ್ದಯಿತ್ವಾ ಬಹೂನ್ ಜನಾನರೋಗಾನಕಾಷುಃ | 14  
 ಇತ್ಥಂ ತಸ್ಯ ಸುಖ್ಯಾತಿಶ್ಚತುರ್ದಿಶೋ ವ್ಯಾಪ್ತಾ ತದಾ ಹೇರೋದ್ ರಾಜಾ  
 ತನ್ನಿಶಮ್ಯ ಕಥಿತವಾನ್, ಯೋಹನ್ ಮಜ್ಜಕಃ ಶ್ಮಶಾನಾದ್ ಉತ್ಥಿತ  
 ಅತೋಹೇತೋಸ್ತೇನ ಸರ್ವ್ವಾ ಏತಾ ಅದ್ಭುತಕ್ರಿಯಾಃ ಪ್ರಕಾಶನ್ತೇ |  
 15 ಅನ್ಯೇಽಕಥಯನ್ ಅಯಮ್ ಏಲಿಯಃ, ಕೇಪಿ ಕಥಿತವನ್ತ ಏಷ  
 ಭವಿಷ್ಯದ್ವಾದೀ ಯದ್ವಾ ಭವಿಷ್ಯದ್ವಾದಿನಾಂ ಸದೃಶ ಏಕೋಯಮ್ |  
 16 ಕಿನ್ನು ಹೇರೋದ್ ಇತ್ಯಾಕರ್ಣ್ಯ ಭಾಷಿತವಾನ್ ಯಸ್ಯಾಹಂ  
 ಶಿರಶ್ಚಿನ್ನವಾನ್ ಸ ಏವ ಯೋಹನಯಂ ಸ ಶ್ಮಶಾನಾದುದತಿಷ್ಠತ್ |  
 17 ಪೂರ್ವ್ವಂ ಸ್ವಭ್ರಾತುಃ ಫಿಲಿಪಸ್ಯ ಪತ್ನ್ಯಾ ಉದ್ವಾಹಂ ಕೃತವನ್ತಂ  
 ಹೇರೋದಂ ಯೋಹನವಾದೀತ್ ಸ್ವಭಾತ್ಮವಧೂ ನ್ನ ವಿವಾಹ್ಯಾ |  
 18 ಅತಃ ಕಾರಣಾತ್ ಹೇರೋದ್ ಲೋಕಂ ಪ್ರಹಿತ್ಯ ಯೋಹನಂ  
 ಧೃತ್ವಾ ಬನ್ಧನಾಲಯೇ ಬದ್ಧವಾನ್ | 19 ಹೇರೋದಿಯಾ ತಸ್ಮೈ  
 ಯೋಹನೇ ಪ್ರಕುಪ್ಯ ತಂ ಹನ್ತುಮ್ ಏಚ್ಛತ್ ಕಿನ್ನು ನ ಶಕ್ತಾ, 20  
 ಯಸ್ಮಾದ್ ಹೇರೋದ್ ತಂ ಧಾರ್ಮಿಕಂ ಸತ್ತುರುಷ್ಣಾ ಜ್ಞಾತ್ವಾ ಸಮೃನ್ಯ  
 ರಕ್ಷಿತವಾನ್; ತತ್ಕಥಾಂ ಶ್ರುತ್ವಾ ತದನುಸಾರೇಣ ಬಹೂನಿ ಕರ್ಮಾಣಿ  
 ಕೃತವಾನ್ ಹೃಷ್ಯಮನಾಸ್ತದುಪದೇಶಂ ಶ್ರುತವಾಂಶ್ಚ | 21 ಕಿನ್ನು  
 ಹೇರೋದ್ ಯದಾ ಸ್ವಜನ್ಮದಿನೇ ಪ್ರಧಾನಲೋಕೇಭ್ಯಃ ಸೇನಾನೀಭ್ಯಶ್ಚ  
 ಗಾಲೀಲ್ವದೇಶೀಯಶ್ರೇಷ್ಠಲೋಕೇಭ್ಯಶ್ಚ ರಾತ್ರೌ ಭೋಜ್ಯಮೇಕಂ  
 ಕೃತವಾನ್ 22 ತಸ್ಮಿನ್ ಶುಭದಿನೇ ಹೇರೋದಿಯಾಯಾಃ ಕನ್ಯಾ ಸಮೇತ್ಯ  
 ತೇಷಾಂ ಸಮಕ್ಷಂ ಸಂನೃತ್ಯ ಹೇರೋದಸ್ತೇನ ಸಹೋಪವಿಷ್ಣಾನಾಂ  
 ತೋಷಮಜೀಜನತ್ ತತಾ ನೃಪಃ ಕನ್ಯಾಮಾಹ ಸ್ಮ ಮತ್ತೋ ಯದ್  
 ಯಾಚಸೇ ತದೇವ ತುಭ್ಯಂ ದಾಸ್ಯೇ | 23 ಶಪಥಂ ಕೃತ್ವಾಕಥಯತ್  
 ಚೇದ್ ರಾಜ್ಯಾರ್ಥಮಪಿ ಯಾಚಸೇ ತದಪಿ ತುಭ್ಯಂ ದಾಸ್ಯೇ | 24  
 ತತಃ ಸಾ ಬಹಿ ಗತ್ತಾ ಸ್ವಮಾತರಂ ಪಪ್ರಚ್ಛ ಕಿಮಹಂ ಯಾಚಿಷ್ಯೇ?  
 ತದಾ ಸಾಕಥಯತ್ ಯೋಹನೋ ಮಜ್ಜಕಸ್ಯ ಶಿರಃ | 25 ಅಥ  
 ತೂರ್ಣಂ ಭೂಪಸಮೀಪಮ್ ಏತ್ಯ ಯಾಚಮಾನಾವದತ್ ಕ್ಷಣೇಸ್ಥಿನ್  
 ಯೋಹನೋ ಮಜ್ಜಕಸ್ಯ ಶಿರಃ ಪಾತ್ರೇ ನಿಧಾಯ ದೇಹಿ, ಏತದ್



ಯಾಚೇಹಂ | 26 ತಸ್ಮಾತ್ ಭೂಪೋತಿದುಃಖಿತಃ, ತಥಾಪಿ ಸ್ವಶಪಥಸ್ಯ  
ಸಹಭೋಜಿನಾ ಇನ್ವನುರೋಧಾತ್ ತದನಭೇಕರ್ತುಂ ನ ಶಕ್ತಃ | 27  
ತತ್ಕ್ಷಣಂ ರಾಜಾ ಘಾತಕಂ ಪ್ರೇಷ್ಯ ತಸ್ಯ ಶಿರ ಆನೇತುಮಾದಿಷ್ಟವಾನ್ |  
28 ತತಃ ಸ ಕಾರಾಗಾರಂ ಗತ್ವಾ ತಚ್ಚಿರಶ್ಚಿತ್ತಾ ಪಾತ್ರೇ ನಿಧಾಯಾನೀಯ  
ತಸ್ಮೈ ಕನ್ಯಾಯೈ ದತ್ತವಾನ್ ಕನ್ಯಾ ಚ ಸ್ವಮಾತ್ರೇ ದದೌ | 29  
ಅನನತರಂ ಯೋಹನಃ ಶಿಷ್ಯಾಸ್ತದ್ವಾರ್ತಾಂ ಪ್ರಾಪ್ಯಾಗತ್ಯ ತಸ್ಯ ಕುಣಪಂ  
ಶ್ಮಶಾನೇಽಸ್ಥಾಪಯನ್ | 30 ಅಥ ಪ್ರೇಷಿತಾ ಯೀಶೋಃ ಸನ್ನಿಧೌ  
ಮಿಲಿತಾ ಯದ್ ಯಚ್ ಚಕ್ರುಃ ಶಿಕ್ಷಯಾಮಾಸುಶ್ಚ ತತ್ಸರ್ವವಾರ್ತಾಸ್ತಸ್ಮೈ  
ಕಥಿತವನ್ತಃ | 31 ಸ ತಾನುವಾಚ ಯೂಯಂ ವಿಜನಸ್ಥಾನಂ ಗತ್ವಾ  
ವಿಶ್ರಾಮ್ಯತ ಯತಸ್ತತ್ಸನ್ನಿಧೌ ಬಹುಲೋಕಾನಾಂ ಸಮಾಗಮಾತ್ ತೇ  
ಭೋಕ್ತುಂ ನಾವಕಾಶಂ ಪ್ರಾಪ್ತಾಃ | 32 ತತಸ್ತೇ ನಾವಾ ವಿಜನಸ್ಥಾನಂ  
ಗುಪ್ತಂ ಗಮ್ಯುಃ | 33 ತತೋ ಲೋಕನಿವಹಸ್ತೇಷಾಂ ಸ್ಥಾನಾನ್ತರಯಾನಂ  
ದದರ್ಶ, ಅನೇಕೇ ತಂ ಪರಿಚಿತ್ಯ ನಾನಾಪುರೇಭ್ಯಃ ಪದೈರ್ವೃಜಿತ್ವಾ  
ಜವೇನ ತೈಷಾಮಗ್ರೇ ಯೀಶೋಃ ಸಮೀಪ ಉಪತಸ್ಥುಃ | 34 ತದಾ  
ಯೀಶು ನಾರ್ವೋ ಬಹಿರ್ಗತ್ಯ ಲೋಕಾರಣ್ಯಾನೀಂ ದೃಷ್ಟ್ವಾ ತೇಷು  
ಕರುಣಾಂ ಕೃತವಾನ್ ಯತಸ್ತೇಽರಕ್ಷಕಮೇಷಾ ಇವಾಸನ್ ತದಾ ಸ  
ತಾನ ನಾನಾಪ್ರಸಜ್ಞಾನ್ ಉಪದಿಷ್ಟವಾನ್ | 35 ಅಥ ದಿವಾನ್ತೇ ಸತಿ  
ಶಿಷ್ಯಾ ಏತ್ಯ ಯೀಶುಮೂಚಿರೇ, ಇದಂ ವಿಜನಸ್ಥಾನಂ ದಿನಇನ್ವಪಸನ್ನಂ |  
36 ಲೋಕಾನಾಂ ಕಿಮಪಿ ಖಾದ್ಯಂ ನಾಸ್ತಿ, ಅತಶ್ಚತುರ್ದಿಕ್ಷು ಗ್ರಾಮಾನ್  
ಗಂತುಂ ಭೋಜ್ಯದ್ರವ್ಯಾಣಿ ಕ್ರೇತು ಇ ಭವಾನ್ ತಾನ್ ವಿಸ್ತೃಜತು | 37  
ತದಾ ಸ ತಾನುವಾಚ ಯೂಯಮೇವ ತಾನ್ ಭೋಜಯತ; ತತಸ್ತೇ  
ಜಗದು ವರ್ಯಂ ಗತ್ವಾ ದ್ವಿಶತಸಂಖ್ಯಕೈ ಮುರ್ದ್ರಾಪಾದ್ಯೈಃ ಪೂಪಾನ್  
ಕ್ರೀತ್ವಾ ಕಿಂ ತಾನ್ ಭೋಜಯಿಷ್ಯಾಮಃ? 38 ತದಾ ಸ ತಾನ್ ಪೃಷ್ಠವಾನ್  
ಯುಷ್ಮಾಕಂ ಸನ್ನಿಧೌ ಕತಿ ಪೂಪಾ ಆಸತೇ? ಗತ್ವಾ ಪಶ್ಯತ; ತತಸ್ತೇ  
ದೃಷ್ಟ್ವಾ ತಮವದನ್ ಪ ಇ ಪೂಪಾ ದ್ವೌ ಮತ್ಸ್ಯೈ ಚ ಸನ್ನಿ | 39 ತದಾ ಸ  
ಲೋಕಾನ್ ಶಸ್ವೋಪರಿ ಪಂಕ್ತಿಭಿರುಪವೇಶಯಿತುಮ್ ಆದಿಷ್ಟವಾನ್, 40  
ತತಸ್ತೇ ಶತಂ ಶತಂ ಜನಾಃ ಪ ಇಶತ್ ಪ ಇಶಜ್ಜನಾಶ್ಚ ಪಂಕ್ತಿಭಿ ಭೃವಿ  
ಸಮುಪವಿವಿಶುಃ | 41 ಅಥ ಸ ತಾನ್ ಪ ಇಪೂಪಾನ್ ಮತ್ಸ್ಯದ್ವಯ ಇ  
ಧೃತ್ವಾ ಸ್ವರ್ಗಂ ಪಶ್ಯನ್ ಈಶ್ವರಗುಣಾನ್ ಅನ್ವಕೀರ್ತಯತ್ ತಾನ್

ಪೂಪಾನ್ ಭಂಕ್ತ್ವಾ ಲೋಕೇಭ್ಯಃ ಪರಿವೇಷಯಿತುಂ ಶಿಷ್ಯೇಭ್ಯೋ  
 ದತ್ತವಾನ್ ದ್ವಾ ಮತ್ಸ್ಯೈ ಚ ವಿಭಜ್ಯ ಸರ್ವೇಭ್ಯೋ ದತ್ತವಾನ್ | 42  
 ತತಃ ಸರ್ವೇ ಭುಕ್ತ್ವಾತ್ಮಪ್ಯನ್ | 43 ಅನನ್ತರಂ ಶಿಷ್ಯಾ ಅವಶಿಷ್ಟೈಃ  
 ಪೂಪೈ ಮರ್ತ್ಯೈಶ್ಚ ಪೂರ್ಣಾನ್ ದ್ವದಶ ಡಲ್ಲಕಾನ್ ಜಗೃಹುಃ | 44  
 ತೇ ಭೋಕ್ತಾರಃ ಪ್ರಾಯಃ ಪೞ್ವ ಸಹಸ್ರಾಣಿ ಪುರುಷಾ ಆಸನ್ | 45  
 ಅಥ ಸ ಲೋಕಾನ್ ವಿಸೃಜನ್ನೇವ ನಾವಮಾರೋಢುಂ ಸ್ವಸ್ಮಾದಗ್ರೇ  
 ಪಾರೇ ಬೈತ್ಸ್ಮಿದಾಪುರಂ ಯಾತುಷ್ವ ಶ್ಪಿನ್ ವಾಢಮಾದಿಷ್ಟವಾನ್ |  
 46 ತದಾ ಸ ಸರ್ವಾನ್ ವಿಸೃಜ್ಯ ಪ್ರಾರ್ಥಯಿತುಂ ಪರ್ವತಂ ಗತಃ |  
 47 ತತಃ ಸನ್ಧ್ಯಾಯಾಂ ಸತ್ಯಾಂ ನೌಃ ಸಿನ್ಧುಮಧ್ಯ ಉಪಸ್ಥಿತಾ ಕಿನ್ತು ಸ  
 ಏಕಾಕೀ ಸ್ಥಲೇ ಸ್ಥಿತಃ | 48 ಅಥ ಸಮ್ಘಖವಾತವಹನಾತ್ ಶಿಷ್ಯಾ ನಾವಂ  
 ವಾಹಯಿತ್ವಾ ಪರಿಶ್ರಾನ್ತಾ ಇತಿ ಜ್ಞಾತ್ವಾ ಸ ನಿಶಾಚತುರ್ಥಯಾಮೇ  
 ಸಿನ್ಧುಪರಿ ಪದ್ಧ್ಯಾಂ ವ್ರಜನ್ ತೇಷಾಂ ಸಮೀಪಮೇತ್ಯ ತೇಷಾಮಗ್ರೇ  
 ಯಾತುಮ್ ಉದ್ಯತಃ | 49 ಕಿನ್ತು ಶಿಷ್ಯಾಃ ಸಿನ್ಧುಪರಿ ತಂ ವ್ರಜಂತಂ ದೃಷ್ಟ್ವಾ  
 ಭೂತಮನುಮಾಯ ರುರುವುಃ, 50 ಯತಃ ಸರ್ವೇ ತಂ ದೃಷ್ಟ್ವಾ  
 ವ್ಯಾಕುಲಿತಾಃ | ಅತಃ ಏವ ಯೀಶುಸ್ತತ್ಕ್ಷಣಂ ತೈಃ ಸಹಾಲಪ್ಯ ಕಥಿತವಾನ್,  
 ಸುಸ್ಥಿರಾ ಭೂತ, ಅಯಮಹಂ ಮಾ ಭೈಷ್ಟ | 51 ಅಥ ನೌಕಾಮಾರುಹ್ಯ  
 ತಸ್ಮಿನ್ ತೇಷಾಂ ಸನ್ನಿಧಿಂ ಗತೇ ವಾತೋ ನಿವೃತ್ತಃ; ತಸ್ಮಾತ್ತೇ ಮನಃಸು  
 ವಿಸ್ಮಿತಾ ಆಶ್ಚರ್ಯ್ಯಂ ಮೇನಿರೇ | 52 ಯತಸ್ತೇ ಮನಸಾಂ ಕಾರಿನ್ಯಾತ್  
 ತತ್ ಪೂಪೀಯಮ್ ಆಶ್ಚರ್ಯ್ಯಂ ಕರ್ಮ ನ ವಿವಿಕ್ತವನ್ತಃ | 53  
 ಅಥ ತೇ ಪಾರಂ ಗತ್ವಾ ಗಿನೇಷರತ್ನದೇಶಮೇತ್ಯ ತಟ ಉಪಸ್ಥಿತಾಃ |  
 54 ತೇಷು ನೌಕಾತೋ ಬಹಿರ್ಗತೇಷು ತತ್ಪ್ರದೇಶೀಯಾ ಲೋಕಾಸ್ತಂ  
 ಪರಿಚಿತ್ಯ 55 ಚತುರ್ಧಿಕ್ಷು ಧಾವನ್ನೋ ಯತ್ರ ಯತ್ರ ರೋಗಿಣೋ ನರಾ  
 ಆಸನ್ ತಾನ್ ಸರ್ವಾನ ಖಟೋಪರಿ ನಿಧಾಯ ಯತ್ರ ಕುತ್ರಚಿತ್  
 ತದ್ವಾರ್ತಾಂ ಪ್ರಾಪುಃ ತತ್ ಸ್ಥಾನಮ್ ಆನೇತುಮ್ ಆರೇಭಿರೇ | 56  
 ತಥಾ ಯತ್ರ ಯತ್ರ ಗ್ರಾಮೇ ಯತ್ರ ಯತ್ರ ಪುರೇ ಯತ್ರ ಯತ್ರ  
 ಪಲ್ಲಾಙ್ಗ ತೇನ ಪ್ರವೇಶಃ ಕೃತಸ್ತದ್ವರ್ತಮಧ್ಯೇ ಲೋಕಾಃ ಪೀಡಿತಾನ್  
 ಸ್ಥಾಪಯಿತ್ವಾ ತಸ್ಯ ಚೇಲಗ್ರನಿಮಾತ್ರಂ ಸ್ಪಷ್ಟಮ್ ತೇಷಾಮರ್ಥೇ  
 ತದನುಜ್ಞಾಂ ಪ್ರಾರ್ಥಯನ್ತಃ ಯಾವನ್ನೋ ಲೋಕಾಃ ಪಸ್ತುಶುಸ್ತಾವನ್ತ  
 ಏವ ಗದಾನ್ಮುಕ್ತಾಃ |

**7** ಅನನ್ತರಂ ಯಿರೂಶಾಲಮ ಆಗತಾಃ ಫಿರೂಶಿನೋಽಧ್ಯಾಪಕಾಶ್ಚ  
ಯೀಶೋಃ ಸಮೀಪಮ್ ಆಗತಾಃ | 2 ತೇ ತಸ್ಯ ಕಿಯತಃ  
ಶಿಷ್ಯಾನ್ ಅಶುಚಿಕರ್ಮೈರರ್ಥಾದ ಅಪ್ರಕ್ಷಾಲಿತಹಸ್ತೈ ಭುಜ್ಜತೋ  
ದೃಷ್ಟ್ವಾ ತಾನದೂಷಯನ್ | 3 ಯತಃ ಫಿರೂಶಿನಃ  
ಸರ್ವಯಿಹೂದೀಯಾಶ್ಚ ಪ್ರಾಚಾಂ ಪರಮ್ಪರಾಗತವಾಕ್ಯಂ  
ಸಮ್ನನ್ಯ ಪ್ರತಲೇನ ಹಸ್ತಾನ್ ಅಪ್ರಕ್ಷಾಲ್ಯ ನ ಭುಜ್ಜತೇ | 4  
ಆಪನಾದಾಗತ್ಯ ಮಜ್ಜನಂ ವಿನಾ ನ ಖಾದನ್ತಿ; ತಥಾ ಪಾನಪಾತ್ರಾಣಾಂ  
ಜಲಪಾತ್ರಾಣಾಂ ಪಿತ್ತಲಪಾತ್ರಾಣಾಮ್ ಆಸನಾನಾಂ ಜಲೇ ಮಜ್ಜನಮ್  
ಇತ್ಯಾದಯೋನ್ಯೇಪಿ ಬಹವಸ್ತೇಷಾಮಾಚಾರಾಃ ಸನ್ತಿ | 5 ತೇ  
ಫಿರೂಶಿನೋಽಧ್ಯಾಪಕಾಶ್ಚ ಯೀಶುಂ ಪಪ್ರಚ್ಛುಃ, ತವ ಶಿಷ್ಯಾಃ ಪ್ರಾಚಾಂ  
ಪರಮ್ಪರಾಗತವಾಕ್ಯಾನುಸಾರೇಣ ನಾಚರನ್ತೋಽಪ್ರಕ್ಷಾಲಿತಕರ್ಮೈಃ  
ಕುತೋ ಭುಜಂತೇ? 6 ತತಃ ಸ ಪ್ರತ್ಯುವಾಚ ಕಪಟಿನೋ ಯುಷ್ಮಾನ್  
ಉದ್ದಿಶ್ಯ ಯಿಶಯಿಯಭವಿಷ್ಯದ್ವಾದೀ ಯುಕ್ತಮವಾದೀತ್ |  
ಯಥಾ ಸ್ವಕೀಯೈರಧರ್ಮೈರೇತೇ ಸಮ್ನನ್ಯತೇ ಸದೈವ ಮಾಂ |  
ಕಿನ್ನು ಮತ್ತೋ ವಿಪ್ರಕರ್ಷೇ ಸನ್ತಿ ತೇಷಾಂ ಮನಾಂಸಿ ಚ | 7  
ಶಿಕ್ಷಯನ್ತೋ ಬಿಧೀನ್ ನ್ನಾಜ್ಞಾ ಭಜಂತೇ ಮಾಂ ಮುಧೈವ ತೇ | 8  
ಯೂಯಂ ಜಲಪಾತ್ರಪಾನಪಾತ್ರಾದೀನಿ ಮಜ್ಜಯನ್ತೋ  
ಮನುಜಪರಮ್ಪರಾಗತವಾಕ್ಯಂ ರಕ್ಷಥ ಕಿನ್ನು ಈಶ್ವರಾಜ್ಞಾಂ ಲಂಘ್ಯದ್ವೇ;  
ಅಪರಾ ಈದೃಶ್ಯೋನೇಕಾಃ ಕ್ರಿಯಾ ಅಪಿ ಕುರುದ್ವೇ | 9  
ಅನ್ಯಇಚ್ಛಾಕಥಯತ್ ಯೂಯಂ ಸ್ವಪರಮ್ಪರಾಗತವಾಕ್ಯಸ್ಯ ರಕ್ಷಾರ್ಥಂ  
ಸ್ಪಷ್ಟರೂಪೇಣ ಈಶ್ವರಾಜ್ಞಾಂ ಲೋಪಯಥ | 10 ಯತೋ  
ಮೂಸಾದ್ವಾರಾ ಪ್ರೋಕ್ತಮಸ್ತಿ ಸ್ವಪಿತೌ ಸಮ್ನನ್ಯದ್ಧಂ ಯಸ್ತು ಮಾತರಂ  
ಪಿತರಂ ವಾ ದುರ್ವ್ಯಾಕ್ಯಂ ವಕ್ತಿ ಸ ನಿತಾನ್ತಂ ಹನ್ಯತಾಂ | 11 ಕಿನ್ನು  
ಮದೀಯೇನ ಯೇನ ದ್ರವ್ಯೇಣ ತವೋಪಕಾರೋಭವತ್ ತತ್  
ಕರ್ಬ್ಬಾಣಮರ್ಥಾದ್ ಈಶ್ವರಾಯ ನಿವೇದಿತಮ್ ಇದಂ ವಾಕ್ಯಂ ಯದಿ  
ಕೋಪಿ ಪಿತರಂ ಮಾತರಂ ವಾ ವಕ್ತಿ 12 ತರ್ಹಿ ಯೂಯಂ ಮಾತುಃ  
ಪಿತು ವೋಪಕಾರಂ ಕರ್ತುಂ ತಂ ವಾರಯಥ | 13 ಇತ್ಥಂ  
ಸ್ವಪ್ರಚಾರಿತಪರಮ್ಪರಾಗತವಾಕ್ಯೇನ ಯೂಯಮ್ ಈಶ್ವರಾಜ್ಞಾಂ  
ಮುಧಾ ವಿಧದ್ವೇ, ಈದೃಶಾನ್ಯನ್ಯಾನೇಕಾನಿ ಕರ್ಮಾಣಿ ಕುರುದ್ವೇ |

14 ಅಥ ಸ ಲೋಕಾನಾಹೂಯ ಬಭಾಷೇ ಯೂಯಂ ಸರ್ವೇ  
 ಮದ್ವಾಕ್ಯಂ ಶೃಣುತ ಬುದ್ಧ್ಯದ್ವಿಷ್ಣು| 15 ಬಾಹ್ಯಾದಂತರಂ ಪ್ರವಿಶ್ಯ  
 ನರಮಮೇಧ್ಯಂ ಕರ್ತಾಂ ಶಕ್ನೋತಿ ಈದೃಶಂ ಕಿಮಪಿ ವಸ್ತು ನಾಸ್ತಿ,  
 ವರಮ್ ಅಂತರಾದ್ ಬಹಿರ್ಗತಂ ಯದ್ವಸ್ತು ತನ್ನನುಜಮ್ ಅಮೇಧ್ಯಂ  
 ಕರೋತಿ| 16 ಯಸ್ಯ ಶ್ರೋತುಂ ಶ್ರೋತ್ರೇ ಸ್ತಃ ಸ ಶೃಣೋತು|  
 17 ತತಃ ಸ ಲೋಕಾನ್ ಹಿತ್ವಾ ಗೃಹಮಧ್ಯಂ ಪ್ರವಿಷ್ಟಸ್ತದಾ  
 ಶಿಷ್ಯಾಸ್ತದೃಷ್ಟಾನ್ತವಾಕ್ಯಾರ್ಥಂ ಪಪ್ರಚ್ಛುಃ| 18 ತಸ್ಮಾತ್ ಸ ತಾನ್ ಜಗಾದ  
 ಯೂಯಮಪಿ ಕಿಮೇತಾದ್ಯುಗಬೋಧಾಃ? ಕಿಮಪಿ ದ್ರವ್ಯಂ  
 ಬಾಹ್ಯಾದಂತರಂ ಪ್ರವಿಶ್ಯ ನರಮಮೇಧ್ಯಂ ಕರ್ತಾಂ ನ ಶಕ್ನೋತಿ  
 ಕಥಾಮಿಮಾಂ ಕಿಂ ನ ಬುದ್ಧ್ಯದ್ವೇ? 19 ತತ್ ತದಂತರ್ನ ಪ್ರವಿಶತಿ ಕಿನ್ನು  
 ಕುಕ್ಷಿಮಧ್ಯಂ ಪ್ರವಿಶತಿ ಶೇಷೇ ಸರ್ವಭುಕ್ತವಸ್ತುಗ್ರಾಹಿಣಿ ಬಹಿದೇಶೇ  
 ನಿಯಾತಿ| 20 ಅಪರಮಪ್ಯವಾದೀದ್ ಯನ್ನರಾನ್ನಿರೇತಿ ತದೇವ  
 ನರಮಮೇಧ್ಯಂ ಕರೋತಿ| 21 ಯತೋಽಂತರಾದ್ ಅರ್ಥಾನ್  
 ಮಾನವಾನಾಂ ಮನೋಭ್ಯಃ ಕುಚಿನ್ತಾ ಪರಸ್ತ್ರೀವೇಶ್ಯಾಗಮನಂ 22  
 ನರವಧಶ್ಚಾಯ್ಯಂ ಲೋಭೋ ದುಷ್ಟತಾ ಪ್ರವಿಷ್ಣುನಾ ಕಾಮುಕತಾ  
 ಕುದೃಷ್ಟಿರೀಶ್ವರನಿನ್ನಾಗರ್ವಸ್ತಮ ಇತ್ಯಾದೀನಿ ನಿರ್ಗಚ್ಛಂತಿ| 23 ಏತಾನಿ  
 ಸರ್ವಾಣಿ ದುರಿತಾನ್ಯಂತರಾದೇತ್ಯ ನರಮಮೇಧ್ಯಂ ಕುರ್ವಂತಿ| 24 ಅಥ ಸ  
 ಉತ್ಥಾಯ ತತ್ಸಾನಾತ್ ಸೋರಸೀದೋನ್ಪರಪ್ರದೇಶಂ ಜಗಾಮ  
 ತತ್ರ ಕಿಮಪಿ ನಿವೇಶನಂ ಪ್ರವಿಶ್ಯ ಸರ್ವೈರಜ್ಞಾತಃ ಸ್ಥಾತುಂ  
 ಮತಿಗ್ನುಕ್ರೇ ಕಿನ್ನು ಗುಪ್ತಃ ಸ್ಥಾತುಂ ನ ಶಶಾಕ| 25 ಯತಃ  
 ಸುರಪೈನಿಕೀದೇಶೀಯಯೂನಾನೀವಂಶೋದ್ಭವಸ್ತ್ರಿಯಾಃ ಕನ್ಯಾ  
 ಭೂತಗ್ರಸ್ತಾಸೀತ್| ಸಾ ಸ್ತ್ರೀ ತದ್ವಾತ್ಮಾಂ ಪ್ರಾಪ್ಯ ತತ್ಸಮೀಪಮಾಗತ್ಯ  
 ತಚ್ಚರಣಯೋಃ ಪತಿತ್ವಾ 26 ಸ್ವಕನ್ಯತೋ ಭೂತಂ ನಿರಾಕರ್ತಾಂ ತಸ್ಮಿನ್  
 ವಿನಯಂ ಕೃತವತೀ| 27 ಕಿನ್ನು ಯೇಶುಸ್ತಾಮವದತ್ ಪ್ರಥಮಂ  
 ಬಾಲಕಾಸ್ತಪ್ಯನ್ನು ಯತೋ ಬಾಲಕಾನಾಂ ಖಾದ್ಯಂ ಗೃಹೀತ್ವಾ  
 ಕುಕ್ಕುರೇಭ್ಯೋ ನಿಕ್ಷೇಪೋಽನುಚಿತಃ| 28 ತದಾ ಸಾ ಸ್ತ್ರೀ ತಮವಾದೀತ್  
 ಭೋಃ ಪ್ರಭೋ ತತ್ ಸತ್ಯಂ ತಥಾಪಿ ಮಿಷ್ಣುಧಃಸ್ಥಾಃ ಕುಕ್ಕುರಾ  
 ಬಾಲಾನಾಂ ಕರಪತಿತಾನಿ ಖಾದ್ಯಖಣ್ಣಾನಿ ಖಾದಂತಿ| 29 ತತಃ  
 ಸೋಽಕಥಯದ್ ಏತತ್ಕಥಾಹೇತೋಃ ಸಕುಶಲಾ ಯಾಹಿ ತವ ಕನ್ಯಾಂ

ತೃಕ್ವಾ ಭೂತೋ ಗತಃ | 30 ಅಥ ಸಾ ಸ್ತ್ರೀ ಗೃಹಂ ಗತ್ವಾ  
ಕನ್ಯಾಂ ಭೂತತ್ಯಕ್ತಾಂ ಶಯ್ಯಾಸ್ಥಿತಾಂ ದದರ್ಶ | 31 ಪುನಶ್ಚ ಸ  
ಸೋರಸೀದೋನ್ವರಪ್ರದೇಶಾತ್ ಪ್ರಸ್ಥಾಯ ದಿಕಾಪಲಿದೇಶಸ್ಯ  
ಪ್ರಾನ್ತರಭಾಗೇನ ಗಾಲೀಲ್ವಲಧೇಃ ಸಮೀಪಂ ಗತವಾನ್ | 32 ತದಾ  
ಲೋಕೈರೇಕಂ ಬಧಿರಂ ಕದ್ವದ್ವು ನರಂ ತನ್ನಿಕಟಮಾನೀಯ ತಸ್ಯ  
ಗಾತ್ರೇ ಹಸ್ತಮರ್ಪಯಿತುಂ ವಿನಯಃ ಕೃತಃ | 33 ತತೋ ಯೀಶು  
ಲೋಕಾರಣ್ಯಾತ್ ತಂ ನಿರ್ಜನಮಾನೀಯ ತಸ್ಯ ಕರ್ಣಯೋಜ್ಜುಲೀ  
ರ್ದದೌ ನಿಷ್ಠೀವಂ ದತ್ತ್ವಾ ಚ ತಜ್ಜಿಹ್ವಾಂ ಪಸ್ಪರ್ಶ | 34 ಅನನ್ತರಂ ಸ್ವರ್ಗಂ  
ನಿರೀಕ್ಷ್ಯ ದೀರ್ಘಂ ನಿಶ್ಚಸ್ಯ ತಮವದತ್ ಇತಫತಃ ಅರ್ಥಾನ್ ಮುಕ್ತೋ  
ಭೂಯಾತ್ | 35 ತತಸ್ತತ್ಕ್ಷಣಂ ತಸ್ಯ ಕರ್ಣೌ ಮುಕ್ತೌ ಜಿಹ್ವಾಯಾಶ್ಚ  
ಜಾಡ್ಯಾಪಗಮಾತ್ ಸ ಸುಸ್ವಷ್ಟವಾಕ್ಯಮಕಥಯತ್ | 36 ಅಥ ಸ ತಾನ್  
ವಾಢಮಿತ್ಯಾದಿದೇಶ ಯೂಯಮಿಮಾಂ ಕಥಾಂ ಕಸ್ಮೈಚಿದಪಿ ಮಾ  
ಕಥಯತ, ಕಿನ್ನು ಸ ಯತಿ ನೃಷೇಧತ್ ತೇ ತತಿ ಬಾಹುಲೈನ  
ಪ್ರಾಚಾರಯನ್; 37 ತೇತಿಚಮತ್ಯತ್ಯ ಪರಸ್ಪರಂ ಕಥಯಾಮಾಸುಃ ಸ  
ಬಧಿರಾಯ ಶ್ರವಣಶಕ್ತಿಂ ಮೂಕಾಯ ಚ ಕಥನಶಕ್ತಿಂ ದತ್ತ್ವಾ ಸರ್ವ್ವಂ  
ಕರ್ಮೋತ್ತಮರೂಪೇಣ ಚಕಾರ |

**8** ತದಾ ತತ್ಸಮೀಪಂ ಬಹವೋ ಲೋಕಾ ಆಯಾತಾ ಅತಸ್ತೇಷಾಂ  
ಭೋಜ್ಯದ್ರವ್ಯಾಭಾವಾದ್ ಯೀಶುಃ ಶಿಷ್ಯಾನಾಹೂಯ ಜಗಾದ, | 2  
ಲೋಕನಿವಹೇ ಮಮ ಕೃಪಾ ಜಾಯತೇ ತೇ ದಿನತ್ರಯಂ ಮಯಾ  
ಸಾರ್ಥ್ಯಂ ಸನ್ತಿ ತೇಷಾಂ ಭೋಜ್ಯಂ ಕಿಮಪಿ ನಾಸ್ತಿ | 3 ತೇಷಾಂ  
ಮಧ್ಯೇನೇಕೇ ದೂರಾದ್ ಆಗತಾಃ, ಅಭುಕ್ತೇಷು ತೇಷು ಮಯಾ  
ಸ್ವಗೃಹಮಭಿಪ್ರಹಿತೇಷು ತೇ ಪಥಿ ಕ್ಲಮಿಷ್ಯನ್ತಿ | 4 ಶಿಷ್ಯಾ ಅವಾದಿಷುಃ,  
ಏತಾವತೋ ಲೋಕಾನ್ ತರ್ಪಯಿತುಮ್ ಅತ್ರ ಪ್ರನ್ತರೇ ಪೂಪಾನ್  
ಪ್ರಾಪ್ತುಂ ಕೇನ ಶಕ್ಯತೇ? 5 ತತಃ ಸ ತಾನ್ ಪಪ್ರಚ್ಛ ಯುಷ್ಮಾಕಂ ಕತಿ  
ಪೂಪಾಃ ಸನ್ತಿ? ತೇಕಥಯನ್ ಸಪ್ತ | 6 ತತಃ ಸ ತಾಲ್ಲೋಕಾನ್ ಭುವಿ  
ಸಮುಪವೇಷ್ಣುಮ್ ಆದಿಶ್ಯ ತಾನ್ ಸಪ್ತ ಪೂಪಾನ್ ಧೃತ್ವಾ  
ಈಶ್ವರಗುಣಾನ್ ಅನುಕೀರ್ತಯಾಮಾಸ, ಭಂಕ್ತ್ವಾ ಪರಿವೇಷಯಿತುಂ  
ಶಿಷ್ಯಾನ್ ಪ್ರತಿ ದದೌ, ತತಸ್ತೇ ಲೋಕೇಭ್ಯಃ ಪರಿವೇಷಯಾಮಾಸುಃ | 7  
ತಥಾ ತೇಷಾಂ ಸಮೀಪೇ ಯೇ ಕ್ಷುದ್ರಮತ್ಸ್ಯಾ ಆಸನ್ ತಾನಪ್ಯಾದಾಯ

ಈಶ್ವರಗುಣಾನ್ ಸಂಕೀರ್ತ್ಯ ಪರಿವೇಷಯಿತುಮ್ ಆದಿಷ್ಟವಾನ್ | 8  
 ತತೋ ಲೋಕಾ ಭುಕ್ತ್ವಾ ತೃಪ್ತಿಂ ಗತಾ ಅವಶಿಷ್ಟಖಾದ್ಯೈಃ ಪೂರ್ಣಾಃ  
 ಸಪ್ತಡಲ್ಲಕಾ ಗೃಹೀತಾಶ್ಚ | 9 ಏತೇ ಭೋಕ್ತಾರಃ ಪ್ರಾಯಶ್ಚತುಃ  
 ಸಹಸ್ರಪುರುಷಾ ಆಸನ್ ತತಃ ಸ ತಾನ್ ವಿಸಸರ್ಜ | 10 ಅಥ ಸ ಶಿಷ್ಯಃ  
 ಸಹ ನಾವಮಾರುಹ್ಯ ದಲ್ಮಾನೂಥಾಸೀಮಾಮಾಗತಃ | 11  
 ತತಃ ಪರಂ ಫಿರೂಶಿನ ಆಗತ್ಯ ತೇನ ಸಹ ವಿವದಮಾನಾಸ್ತಸ್ಯ  
 ಪರೀಕ್ಷಾರ್ಥಮ್ ಆಕಾಶೀಯಚಿಹ್ನಂ ದ್ರಷ್ಟುಂ ಯಾಚಿತವನ್ತಃ | 12 ತದಾ  
 ಸೋಽನ್ತರ್ದೀರ್ಘಂ ನಿಶ್ಚಸ್ಯಾಕಥಯತ್, ಏತೇ ವಿದ್ಯಮಾನನರಾಃ  
 ಕುತಶ್ಚಿನ್ದಂ ಮೃಗಯನ್ತೇ? ಯುಷ್ಮಾನಹಂ ಯಥಾರ್ಥಂ ಬ್ರವೀಮಿ  
 ಲೋಕಾನೇತಾನ್ ಕಿಮಪಿ ಚಿಹ್ನಂ ನ ದರ್ಶಯಿಷ್ಯತೇ | 13 ಅಥ ತಾನ್  
 ಹಿತ್ವಾ ಪುನರ್ನಾವಮ್ ಆರುಹ್ಯ ಪಾರಮಗಾತ್ | 14 ಏತರ್ಹಿ ಶಿಷ್ಯೈಃ  
 ಪೂಪೇಷು ವಿಸ್ಮೃತೇಷು ನಾವಿ ತೇಷಾಂ ಸನ್ನಿಧೌ ಪೂಪ ಏಕಏವ  
 ಸ್ಥಿತಃ | 15 ತದಾನೀಂ ಯೀಶುಸ್ತಾನ್ ಆದಿಷ್ಟವಾನ್ ಫಿರೂಶಿನಾಂ  
 ಹೇರೋದಶ್ಚ ಕಿಣ್ಡಂ ಪ್ರತಿ ಸತರ್ಕಾಃ ಸಾವಧಾನಾಶ್ಚ ಭವತ | 16  
 ತತಸ್ತೇಽನ್ಯೋನ್ಯಂ ವಿವೇಚನಂ ಕರ್ತುಮ್ ಆರೇಭಿರೇ, ಅಸ್ಮಾಕಂ  
 ಸನ್ನಿಧೌ ಪೂಪೋ ನಾಸ್ತಿತಿ ಹೇತೋರಿದಂ ಕಥಯತಿ | 17 ತದ್  
 ಬುದ್ಧ್ವಾ ಯೀಶುಸ್ತೇಭ್ಯೋಽಕಥಯತ್ ಯುಷ್ಮಾಕಂ ಸ್ಥಾನೇ  
 ಪೂಪಾಭಾವಾತ್ ಕುತ ಇತ್ಥಂ ವಿತರ್ಕಯಥ? ಯೂಯಂ ಕಿಮದ್ಯಾಪಿ  
 ಕಿಮಪಿ ನ ಜಾನೀಥ? ಬೋದ್ಧ್ವಾ ನ ಶಕ್ನುಥ? ಯಾವದದ್ಯ ಕಿಂ  
 ಯುಷ್ಮಾಕಂ ಮನಾಂಸಿ ಕಠಿನಾನಿ ಸನ್ತಿ? 18 ಸತ್ತು ನೇತ್ರೇಷು ಕಿಂ ನ  
 ಪಶ್ಯಥ? ಸತ್ತು ಕರ್ಣೇಷು ಕಿಂ ನ ಶೃಣುಥ? ನ ಸ್ಮರಥ ಚ? 19  
 ಯದಾಹಂ ಪಿಪ್ಪಾಪೂಪಾನ್ ಪಿಪ್ಪಾಸಹಸ್ರಾಣಾಂ ಪುರುಷಾಣಾಂ ಮಧ್ಯೇ  
 ಭಂಕ್ತ್ವಾ ದತ್ತವಾನ್ ತದಾನೀಂ ಯೂಯಮ್ ಅವಶಿಷ್ಟಪೂಪೈಃ  
 ಪೂರ್ಣಾನ್ ಕತಿ ಡಲ್ಲಕಾನ್ ಗೃಹೀತವನ್ತಃ? ತೇಽಕಥಯನ್  
 ದ್ವಾದಶಡಲ್ಲಕಾನ್ | 20 ಅಪರಙ್ಗು ಯದಾ ಚತುಃಸಹಸ್ರಾಣಾಂ  
 ಪುರುಷಾಣಾಂ ಮಧ್ಯೇ ಪೂಪಾನ್ ಭಂಕ್ತ್ವಾದದಾಂ ತದಾ ಯೂಯಮ್  
 ಅತಿರಿಕ್ತಪೂಪಾನಾಂ ಕತಿ ಡಲ್ಲಕಾನ್ ಗೃಹೀತವನ್ತಃ? ತೇ  
 ಕಥಯಾಮಾಸುಃ ಸಪ್ತಡಲ್ಲಕಾನ್ | 21 ತದಾ ಸ ಕಥಿತವಾನ್ ತರ್ಹಿ  
 ಯೂಯಮ್ ಅಧುನಾಪಿ ಕುತೋ ಬೋದ್ಧ್ವಂ ನ ಶಕ್ನುಥ? 22

ಅನನ್ದರಂ ತಸ್ಮಿನ್ ಬೈತ್ಸ್ಮಿದಾನಗರೇ ಪ್ರಾಪ್ತೇ ಲೋಕಾ ಅನ್ಧಮೇಕಂ  
 ನರಂ ತತ್ಸಮೀಪಮಾನೀಯ ತಂ ಸ್ಪಷ್ಟಂ ತಂ ಪ್ರಾರ್ಥಯಾಇಕ್ವಿರೇ |  
 23 ತದಾ ತಸ್ಯಾನ್ಧಸ್ಯ ಕರೌ ಗೃಹೀತ್ವಾ ನಗರಾದ್ ಬಹಿರ್ದೇಶಂ ತಂ  
 ನೀತವಾನ್; ತನ್ನೇತ್ರೇ ನಿಷ್ಠೀವಂ ದತ್ವಾ ತದ್ಗಾತ್ರೇ ಹಸ್ತಾವರ್ಪಯಿತ್ವಾ  
 ತಂ ಪಪ್ರಚ್ಛ, ಕಿಮಪಿ ಪಶ್ಯಸಿ? 24 ಸ ನೇತ್ರೇ ಉನ್ಮೀಲ್ಯ ಜಗಾದ, ವೃಕ್ಷವತ್  
 ಮನುಜಾನ್ ಗಚ್ಛತೋ ನಿರೀಕ್ಷೇ | 25 ತತೋ ಯೀಶುಃ ಪುನಸ್ತಸ್ಯ  
 ನಯನಯೋ ಹಸ್ತಾವರ್ಪಯಿತ್ವಾ ತಸ್ಯ ನೇತ್ರೇ ಉನ್ಮೀಲಯಾಮಾಸ;  
 ತಸ್ಮಾತ್ ಸ ಸ್ವಸ್ಥೋ ಭೂತ್ವಾ ಸ್ಪಷ್ಟರೂಪಂ ಸರ್ವಲೋಕಾನ್ ದದರ್ಶ |  
 26 ತತಃ ಪರಂ ತ್ವಂ ಗ್ರಾಮಂ ಮಾ ಗಚ್ಛ ಗ್ರಾಮಸ್ಥಂ ಕಮಪಿ ಚ  
 ಕಿಮಪ್ಯನುಕ್ತ್ವಾ ನಿಜಗೃಹಂ ಯಾಹೀತ್ಯಾದಿಶ್ಯ ಯೀಶುಸ್ತಂ ನಿಜಗೃಹಂ  
 ಪ್ರಹಿತವಾನ್ | 27 ಅನನ್ದರಂ ಶಿಷ್ಯೈಃ ಸಹಿತೋ ಯೀಶುಃ  
 ಕೈಸರೀಯಾಫಿಲಿಪಿಪುರಂ ಜಗಾಮ, ಪಥಿ ಗಚ್ಛನ್ ತಾನಪೃಚ್ಛತ್  
 ಕೋಹಮ್ ಅತ್ರ ಲೋಕಾಃ ಕಿಂ ವದನ್ತಿ? 28 ತೇ ಪ್ರತ್ಯೂಚುಃ ತ್ವಾಂ  
 ಯೋಹನಂ ಮಜ್ಜಕಂ ವದನ್ತಿ ಕಿನ್ತು ಕೇಪಿ ಕೇಪಿ ಏಲಿಯಂ ವದನ್ತಿ;  
 ಅಪರೇ ಕೇಪಿ ಕೇಪಿ ಭವಿಷ್ಯದ್ವಾದಿನಾಮ್ ಏಕೋ ಜನ ಇತಿ ವದನ್ತಿ | 29  
 ಅಥ ಸ ತಾನಪೃಚ್ಛತ್ ಕಿನ್ತು ಕೋಹಮ್? ಇತ್ಯತ್ರ ಯೂಯಂ ಕಿಂ  
 ವದಥ? ತದಾ ಪಿತರಃ ಪ್ರತ್ಯವದತ್ ಭವಾನ್ ಅಭಿಷಿಕ್ತಸ್ತ್ರಾತಾ | 30 ತತಃ  
 ಸ ತಾನ್ ಗಾಢಮಾದಿಶದ್ ಯೂಯಂ ಮಮ ಕಥಾ ಕಸ್ಮೈಚಿದಪಿ ಮಾ  
 ಕಥಯತ | 31 ಮನುಷ್ಯಪುತ್ರೇಣಾವಶ್ಯಂ ಬಹವೋ ಯಾತನಾ  
 ಭೋಕ್ತವ್ಯಾಃ ಪ್ರಾಚೀನಲೋಕೈಃ ಪ್ರಧಾನಯಾಜಕೈರಧ್ಯಾಪಕೈಶ್ಚ ಸ  
 ನಿನ್ದಿತಃ ಸನ್ ಘಾತಯಿಷ್ಯತೇ ತೃತೀಯದಿನೇ ಉತ್ಥಾಸ್ಯತಿ ಚ, ಯೀಶುಃ  
 ಶಿಷ್ಯಾನುಪದೇಷ್ಟುಮಾರಭ್ಯ ಕಥಾಮಿಮಾಂ ಸ್ಪಷ್ಟಮಾಚಷ್ಟ | 32 ತಸ್ಮಾತ್  
 ಪಿತರಸ್ತಸ್ಯ ಹಸ್ತೌ ಧೃತ್ವಾ ತಂ ತರ್ಜಿತವಾನ್ | 33 ಕಿನ್ತು ಸ ಮುಖಂ  
 ಪರಾವರ್ತ್ಯ ಶಿಷ್ಯಗಣಂ ನಿರೀಕ್ಷ್ಯ ಪಿತರಂ ತರ್ಜಯಿತ್ವಾವಾದೀದ್  
 ದೂರೀಭವ ವಿಘ್ನಕಾರಿನ್ ಈಶ್ವರೀಯಕಾರ್ಯಾದಪಿ  
 ಮನುಷ್ಯಕಾರ್ಯಂ ತುಭ್ಯಂ ರೋಚತರಾಂ | 34 ಅಥ ಸ ಲೋಕಾನ್  
 ಶಿಷ್ಯಾಂಶ್ಚಾಹೂಯ ಜಗಾದ ಯಃ ಕಶ್ಚಿನ್ ಮಾಮನುಗನ್ತುಮ್ ಇಚ್ಛತಿ ಸ  
 ಆತ್ಮಾನಂ ದಾಮ್ಯತು, ಸ್ವಕ್ರುಶಂ ಗೃಹೀತ್ವಾ ಮತ್ಪಶ್ಚಾದ್ ಆಯಾತು | 35  
 ಯತೋ ಯಃ ಕಶ್ಚಿತ್ ಸ್ವಪ್ರಾಣಂ ರಕ್ಷಿತುಮಿಚ್ಛತಿ ಸ ತಂ ಹಾರಯಿಷ್ಯತಿ,

ಕಿನ್ನು ಯಃ ಕಶ್ಚಿನ್ ಮದರ್ಥಂ ಸುಸಂವಾದಾರ್ಥಂ ಪ್ರಾಣಂ ಹಾರಯತಿ  
 ಸ ತಂ ರಕ್ಷಿಷ್ಯತಿ | 36 ಅಪರಂಜಿ ಮನುಜಃ ಸರ್ವಂ ಜಗತ್ ಪ್ರಾಪ್ಯ ಯದಿ  
 ಸ್ವಪ್ರಾಣಂ ಹಾರಯತಿ ತರ್ಹಿ ತಸ್ಯ ಕೋ ಲಾಭಃ? 37 ನರಃ  
 ಸ್ವಪ್ರಾಣವಿನಿಮಯೇನ ಕಿಂ ದಾತುಂ ಶಕ್ನೋತಿ? 38 ಏತೇಷಾಂ  
 ವ್ಯಭಿಚಾರಿಣಾಂ ಪಾಪಿನಾಂ ಲೋಕಾನಾಂ ಸಾಕ್ಷಾದ್ ಯದಿ ಕೋಪಿ  
 ಮಾಂ ಮತ್ಕಥಾಂ ಲಜ್ಜಾಸ್ವದಂ ಜಾನಾತಿ ತರ್ಹಿ ಮನುಜಪುತ್ರೋ  
 ಯದಾ ಧರ್ಮದೂತ್ಯಃ ಸಹ ಪಿತುಃ ಪ್ರಭಾವೇಣಾಗಮಿಷ್ಯತಿ ತದಾ  
 ಸೋಪಿ ತಂ ಲಜ್ಜಾಸ್ವದಂ ಜ್ಞಾಸ್ಯತಿ |

**9** ಅಥ ಸ ತಾನವಾದೀತ್ ಯುಷ್ಮಭ್ಯಮಹಂ ಯಥಾರ್ಥಂ ಕಥಯಾಮಿ,  
 ಈಶ್ವರರಾಜ್ಯಂ ಪರಾಕ್ರಮೇಣೋಪಸ್ಥಿತಂ ನ ದೃಷ್ಟ್ವಾ ಮೃತ್ಯುಂ  
 ನಾಸ್ವಾದಿಷ್ಯಂತೇ, ಅತ್ರ ದಂಡಾಯಮಾನಾನಾಂ ಮಧ್ಯೇಪಿ ತಾದೃಶಾ  
 ಲೋಕಾಃ ಸಂತಿ | 2 ಅಥ ಷಡ್ವಿಂಶತ್ಯಃ ಪರಂ ಯೀಶುಃ ಪಿತರಂ  
 ಯಾಕೂಬಂ ಯೋಹನಂ ಗೃಹೀತ್ವಾ ಗಿರೇರುಚ್ಚಸ್ಯ ನಿರ್ಜನಸ್ಥಾನಂ  
 ಗತ್ವಾ ತೇಷಾಂ ಪ್ರತ್ಯಕ್ಷೇ ಮೂರ್ತ್ಯಂತರಂ ದಧಾರ | 3 ತತಸ್ತಸ್ಯ  
 ಪರಿಧೇಯಮ್ ಈದೃಶಮ್ ಉಜ್ಜ್ವಲಹಿಮಪಾಣಡರಂ ಜಾತಂ ಯದ್  
 ಜಗತಿ ಕೋಪಿ ರಜಕೋ ನ ತಾದ್ಯಕ್ ಪಾಣಡರಂ ಕರ್ತುಂ ಶಕ್ನೋತಿ |  
 4 ಅಪರಂಜಿ ಏಲಿಯೋ ಮೂಸಾಶ್ಚ ತೇಭ್ಯೋ ದರ್ಶನಂ ದತ್ವಾ  
 ಯೀಶುನಾ ಸಹ ಕಥನಂ ಕರ್ತುಮಾರೇಭಾತೇ | 5 ತದಾ ಪಿತರೋ  
 ಯೀಶುಮವಾದೀತ್ ಹೇ ಗುರೋಽಸ್ಮಾಕಮತ್ರ ಸ್ಥಿತಿರುತ್ತಮಾ, ತತಏವ  
 ವಯಂ ತ್ವತ್ಕೃತೇ ಏಕಾಂ ಮೂಸಾಕೃತೇ ಏಕಾಮ್ ಏಲಿಯಕೃತೇ  
 ಚೈಕಾಂ, ಏತಾಸ್ತಿಸ್ಯಃ ಕುಟೀ ನಿರ್ಮೂಮ | 6 ಕಿನ್ನು ಸ ಯದುಕ್ತವಾನ್  
 ತತ್ ಸ್ವಯಂ ನ ಬುಬುಧೇ ತತಃ ಸರ್ವೇ ಬಿಭ್ರಯಾಂಷುಃ | 7  
 ಏತರ್ಹಿ ಪಯೋದಸ್ತಾನ್ ಛಾದಯಾಮಾಸ, ಮಮಯಾಂ ಪ್ರಿಯಃ  
 ಪುತ್ರಃ ಕಥಾಸು ತಸ್ಯ ಮನಾಂಸಿ ನಿವೇಶಯತೇತಿ ನಭೋವಾಣೀ  
 ತನ್ಮೇದ್ಯಾನ್ನಿರ್ಯಯೌ | 8 ಅಥ ಹರಾತ್ತೇ ಚತುರ್ದಿಶೋ ದೃಷ್ಟ್ವಾ  
 ಯೀಶುಂ ವಿನಾ ಸ್ತೈಃ ಸಹಿತಂ ಕಮಪಿ ನ ದದೃಶುಃ | 9 ತತಃ  
 ಪರಂ ಗಿರೇರವರೋಹಣಕಾಲೇ ಸ ತಾನ್ ಗಾಢಮ್ ದೂತ್ಯಾದಿದೇಶ  
 ಯಾವನ್ನರಸೂನೋಃ ಶ್ಮಶಾನಾದುತ್ಥಾನಂ ನ ಭವತಿ, ತಾವತ್  
 ದರ್ಶನಸ್ಯಾಸ್ಯ ವಾರ್ತಾ ಯುಷ್ಮಾಭಿಃ ಕಸ್ಮೈಚಿದಪಿ ನ ವಕ್ತವ್ಯಾ | 10 ತದಾ



ಶ್ರುಶಾನಾದುತ್ಥಾನಸ್ಯ ಕೋಭಿಪ್ರಾಯ ಇತಿ ವಿಚಾರ್ಯ ತೇ ತದ್ವಾಕ್ಯಂ  
 ಸ್ವೇಷು ಗೋಪಾಯಾಚ್ಚಕ್ರೀ | 11 ಅಥ ತೇ ಯೀಶುಂ ಪಪ್ರಚ್ಛುಃ  
 ಪ್ರಥಮತ ಏಲಿಯೇನಾಗನ್ತವ್ಯಮ್ ಇತಿ ವಾಕ್ಯಂ ಕುತ ಉಪಾಧ್ಯಾಯಾ  
 ಆಹುಃ? 12 ತದಾ ಸ ಪ್ರತ್ಯುವಾಚ, ಏಲಿಯಃ ಪ್ರಥಮಮೇತ್ಯ  
 ಸರ್ವಕಾರ್ಯಾಣಿ ಸಾಧಯಿಷ್ಯತಿ; ನರಪುತ್ರೇ ಚ ಲಿಪಿ ಯಥಾಸ್ತೇ  
 ತಥೈವ ಸೋಪಿ ಬಹುದುಃಖಂ ಪ್ರಾಪ್ಯಾವಜ್ಞಾಸ್ಯತೇ | 13 ಕಿನ್ತ್ವಹಂ  
 ಯುಷ್ಮಾನ್ ವದಾಮಿ, ಏಲಿಯಾರ್ಥೇ ಲಿಪಿ ಯಥಾಸ್ತೇ ತಥೈವ ಸ ಏತ್ಯ  
 ಯಯೌ, ಲೋಕಾಃ ಸ್ವೇಚ್ಛಾನುರೂಪಂ ತಮಭಿವ್ಯವಹರನ್ತಿ ಸ್ಮ | 14  
 ಅನನ್ತರಂ ಸ ಶಿಷ್ಯಸಮೀಪಮೇತ್ಯ ತೇಷಾಂ ಚತುಃಪಾರ್ಶ್ವೇ ತೈಃ ಸಹ  
 ಬಹುಜನಾನ್ ವಿವದಮಾನಾನ್ ಅಧ್ಯಾಪಕಾಂಶ್ಚ ದೃಷ್ಟವಾನ್; 15 ಕಿನ್ತು  
 ಸರ್ವಲೋಕಾಸ್ತಂ ದೃಷ್ಟ್ವೈವ ಚಮತ್ಕೃತ್ಯ ತದಾಸನ್ನಂ ಧಾವನ್ತಸ್ತಂ  
 ಪ್ರಣೇಮುಃ | 16 ತದಾ ಯೀಶುರಧ್ಯಾಪಕಾನಪ್ರಾಕ್ಷೀದ್ ಏತೈಃ ಸಹ  
 ಯೂಯಂ ಕಿಂ ವಿವದಧ್ವೇ? 17 ತತೋ ಲೋಕಾನಾಂ ಕಶ್ಚಿದೇಕಃ  
 ಪ್ರತ್ಯವಾದೀತ್ ಹೇ ಗುರೋ ಮಮ ಸೂನುಂ ಮೂಕಂ ಭೂತಧೃತಶ್ಚ  
 ಭವದಾಸನ್ನಮ್ ಆನಯಂ | 18 ಯದಾಸೌ ಭೂತಸ್ತಮಾಕ್ರಮತೇ  
 ತದೈವ ಪಾತಸತಿ ತಥಾ ಸ ಫೇಣಾಯತೇ, ದನ್ವೈರ್ದನ್ತಾನ್ ಘರ್ಷತಿ  
 ಕ್ಷೀಣೋ ಭವತಿ ಚ; ತತೋ ಹೇತೋಸ್ತಂ ಭೂತಂ ತ್ಯಾಜಯಿತುಂ  
 ಭವಚ್ಛಿಷ್ಯಾನ್ ನಿವೇದಿತವಾನ್ ಕಿನ್ತು ತೇ ನ ಶೇಕುಃ | 19 ತದಾ  
 ಸ ತಮವಾದೀತ್, ರೇ ಅವಿಶ್ವಾಸಿನಃ ಸನ್ತಾನಾ ಯುಷ್ಮಾಭಿಃ ಸಹ  
 ಕತಿ ಕಾಲಾನಹಂ ಸ್ಥಾಸ್ಯಾಮಿ? ಅಪರಾನ್ ಕತಿ ಕಾಲಾನ್ ವಾ ವ  
 ಆಚಾರಾನ್ ಸಹಿಷ್ಯೇ? ತಂ ಮದಾಸನ್ನಮಾನಯತ | 20 ತತಸ್ತನ್ನಿಧಿಂ  
 ಸ ಆನೀಯತ ಕಿನ್ತು ತಂ ದೃಷ್ಟ್ವೈವ ಭೂತೋ ಬಾಲಕಂ ಧೃತವಾನ್;  
 ಸ ಚ ಭೂಮೌ ಪತಿತ್ವಾ ಫೇಣಾಯಮಾನೋ ಉಲೋಠ | 21 ತದಾ  
 ಸ ತತ್ಪಿತರಂ ಪಪ್ರಚ್ಛ, ಅಸ್ಯೇದೃಶೀ ದಶಾ ಕತಿ ದಿನಾನಿ ಭೂತಾ?  
 ತತಃ ಸೋವಾದೀತ್ ಬಾಲ್ಯಕಾಲಾತ್ | 22 ಭೂತೋಯಂ ತಂ  
 ನಾಶಯಿತುಂ ಬಹುವಾರಾನ್ ವಹ್ನೌ ಜಲೇ ಚ ನೃಕ್ಷಿಪತ್ ಕಿನ್ತು ಯದಿ  
 ಭವಾನ ಕಿಮಪಿ ಕರ್ತಾಂ ಶಕ್ನೋತಿ ತರ್ಹಿ ದಯಾಂ ಕೃತ್ವಾಸ್ಮಾನ್  
 ಉಪಕರೋತು | 23 ತದಾ ಯೀಶುಸ್ತಮವದತ್ ಯದಿ ಪ್ರತ್ಯೇತುಂ  
 ಶಕ್ನೋಷಿ ತರ್ಹಿ ಪ್ರತ್ಯಯಿನೇ ಜನಾಯ ಸರ್ವಂ ಸಾಧ್ಯಮ್ | 24

ತತಸ್ತತ್ಕ್ಷಣಂ ತದ್ಬಾಲಕಸ್ಯ ಪಿತಾ ಪ್ರೋಚ್ಛತಿ ರೂವನ್ ಸಾಶ್ರುನೇತ್ರಃ  
 ಪ್ರೋವಾಚ, ಪ್ರಭೋ ಪ್ರತ್ಯೇಮಿ ಮಮಾಪ್ರತ್ಯಯಂ ಪ್ರತಿಕುರು | 25 ಅಥ  
 ಯೀಶು ಲೋಕಸಂಧ್ಯಂ ಧಾವಿತ್ವಾಯಾನ್ತಂ ದೃಷ್ಟ್ವಾ ತಮಪೂತಭೂತಂ  
 ತರ್ಜಯಿತ್ವಾ ಜಗಾದ, ರೇ ಬಧಿರ ಮೂಕ ಭೂತ ತ್ವಮೇತಸ್ಮಾದ್  
 ಬಹಿರ್ಭವ ಪುನಃ ಕದಾಪಿ ಮಾಶ್ರಯ್ಮಿ ನಂ ತ್ವಾಮಹಮ್ ಇತ್ಯಾದಿಶಾಮಿ |  
 26 ತದಾ ಸ ಭೂತಶ್ಚೇತ್ಯಬ್ಧಂ ಕೃತ್ವಾ ತಮಾಪೀಡ್ಯ ಬಹಿರ್ಜಜಾಮ, ತತೋ  
 ಬಾಲಕೋ ಮೃತಕಲ್ಪೋ ಬಭೂವ ತಸ್ಮಾದಯಂ ಮೃತಇತ್ಯನೇಕೇ  
 ಕಥಯಾಮಾಸುಃ | 27 ಕಿನ್ನು ಕರಂ ಧೃತ್ವಾ ಯೀಶುನೋತ್ಫಾಪಿತಃ  
 ಸ ಉತ್ತಸ್ಥಾ | 28 ಅಥ ಯೀಶೌ ಗೃಹಂ ಪ್ರವಿಷ್ಟೇ ಶಿಷ್ಯಾ ಗುಪ್ತಂ  
 ತಂ ಪಪ್ರಚ್ಛುಃ, ವಯಮೇನಂ ಭೂತಂ ತ್ಯಾಜಯಿತುಂ ಕುತೋ ನ  
 ಶಕ್ಯಾಃ? 29 ಸ ಉವಾಚ, ಪ್ರಾರ್ಥನೋಪವಾಸೌ ವಿನಾ ಕೇನಾಪ್ಯನ್ಯೇನ  
 ಕರ್ಮಣಾ ಭೂತಮೀದೃಶಂ ತ್ಯಾಜಯಿತುಂ ನ ಶಕ್ಯಂ | 30 ಅನನ್ತರಂ  
 ಸ ತತ್ಸಾನ್ನಾದಿತ್ವಾ ಗಾಲೀಲ್ಮದ್ಯೇನ ಯಯೌ, ಕಿನ್ನು ತತ್ ಕೋಪಿ  
 ಜಾನೀಯಾದಿತಿ ಸ ನೈಚ್ಛತ್ | 31 ಅಪರಂಚ್ಛ ಸ ಶಿಷ್ಯಾನುಪದಿಶನ್  
 ಬಭಾಷೇ, ನರಪುತ್ರೋ ನರಹಸ್ತೇಷು ಸಮರ್ಪಯಿಷ್ಯತೇ ತೇ ಚ  
 ತಂ ಹನಿಷ್ಯಂತಿ ತೈಸ್ತಸ್ಮಿನ್ ಹತೇ ತೃತೀಯದಿನೇ ಸ ಉತ್ಥಾಸ್ಯತೀತಿ |  
 32 ಕಿನ್ನು ತತ್ಕಥಾಂ ತೇ ನಾಬುದ್ಯಂತ ಪ್ರಷ್ಟುಣ್ಣ ಬಿಭ್ಯಃ | 33 ಅಥ  
 ಯೀಶುಃ ಕಫರ್ನಾಹೂಮ್ಪುರಮಾಗತ್ಯ ಮಧ್ಯೇಗೃಹಇಚ್ಛೇತ್ಯ ತಾನಪೃಚ್ಛದ್  
 ವರ್ತಮಧ್ಯೇ ಯೂಯಮನ್ಯೋನ್ಯಂ ಕಿಂ ವಿವದಧ್ವೇ ಸ್ಮ? 34 ಕಿನ್ನು  
 ತೇ ನಿರುತ್ತರಾಸ್ತಸ್ಥ ಯಸ್ಮಾತ್ತೇಷಾಂ ಕೋ ಮುಖ್ಯ ಇತಿ ವರ್ತಮಾನಿ  
 ತೇನ್ಯೋನ್ಯಂ ವ್ಯವದನ್ತ | 35 ತತಃ ಸ ಉಪವಿಶ್ಯ ದ್ವಾದಶಶಿಷ್ಯಾನ್  
 ಆಹೂಯ ಬಭಾಷೇ ಯಃ ಕಶ್ಚಿತ್ ಮುಖ್ಯೋ ಭವಿತುಮಿಚ್ಛತಿ  
 ಸ ಸರ್ವೇಭ್ಯೋ ಗೌಣಃ ಸರ್ವೇಷಾಂ ಸೇವಕಶ್ಚ ಭವತು | 36  
 ತದಾ ಸ ಬಾಲಕಮೇಕಂ ಗೃಹೀತ್ವಾ ಮಧ್ಯೇ ಸಮುಪಾವೇಶಯತ್  
 ತತಸ್ತಂ ಕ್ರೋಡೇ ಕೃತ್ವಾ ತಾನವಾದಾತ್ 37 ಯಃ ಕಶ್ಚಿದೀದೃಶಸ್ಯ  
 ಕಸ್ಯಾಪಿ ಬಾಲಸ್ಯಾತಿಥ್ಯಂ ಕರೋತಿ ಸ ಮಮಾತಿಥ್ಯಂ ಕರೋತಿ; ಯಃ  
 ಕಶ್ಚಿನ್ಮಮಾತಿಥ್ಯಂ ಕರೋತಿ ಸ ಕೇವಲಮ್ ಮಮಾತಿಥ್ಯಂ ಕರೋತಿ ತನ್ನ  
 ಮತ್ಪ್ರೇರಕಸ್ಯಾಪ್ಯಾತಿಥ್ಯಂ ಕರೋತಿ | 38 ಅಥ ಯೋಹನ್ ತಮಬ್ರವೀತ್  
 ಹೇ ಗುರೋ, ಅಸ್ಮಾಕಮನನುಗಾಮಿನಮ್ ಏಕಂ ತ್ವಾನ್ನಾಮ್ನಾ ಭೂತಾನ್

ತ್ಯಾಜಯನ್ತಂ ವಯಂ ದೃಷ್ಟವನ್ತಃ, ಅಸ್ಮಾಕಮಪಶ್ಚಾದ್ಗಾಮಿತ್ವಾಚ್ಚ ತಂ  
 ನೃಷೇಧಾಮ | 39 ಕಿನ್ನು ಯೀಶುರವದತ್ ತಂ ಮಾ ನಿಷೇಧತ್,  
 ಯತೋ ಯಃ ಕಶ್ಚಿನ್ ಮನ್ನಾಮ್ನಾ ಚಿತ್ರಂ ಕರ್ಮ ಕರೋತಿ ಸ  
 ಸಹಸಾ ಮಾಂ ನಿಂದಿತುಂ ನ ಶಕ್ನೋತಿ | 40 ತಥಾ ಯಃ ಕಶ್ಚಿದ್  
 ಯುಷ್ಮಾಕಂ ವಿಪಕ್ಷತಾಂ ನ ಕರೋತಿ ಸ ಯುಷ್ಮಾಕಮೇವ ಸಪಕ್ಷಃ |  
 41 ಯಃ ಕಶ್ಚಿದ್ ಯುಷ್ಮಾನ್ ಖ್ರೀಷ್ಟಶಿಷ್ಯಾನ್ ಜ್ಞಾತ್ವಾ ಮನ್ನಾಮ್ನಾ  
 ಕಂಸೈಕೇನ ಪಾನೀಯಂ ಪಾತುಂ ದದಾತಿ, ಯುಷ್ಮಾನಹಂ ಯಥಾರ್ಥಂ  
 ವಚ್ಛಿ, ಸ ಫಲೇನ ವಚ್ಛಿತೋ ನ ಭವಿಷ್ಯತಿ | 42 ಕಿನ್ನು ಯದಿ ಕಶ್ಚಿನ್  
 ಮಯಿ ವಿಶ್ವಾಸಿನಾಮೇಷಾಂ ಕ್ಷುದ್ರಪ್ರಾಣಿನಾಮ್ ಏಕಸ್ಯಾಪಿ ವಿಘ್ನಂ  
 ಜನಯತಿ, ತರ್ಹಿ ತಸ್ಮೈತತ್ಕರ್ಮ ಕರಣಾತ್ ಕಣ್ಡಬದ್ಧಪೇಷಣೀಕಸ್ಯ ತಸ್ಯ  
 ಸಾಗರಾಗಾಧಜಲ ಮಜ್ಜನಂ ಭದ್ರಂ | 43 ಅತಃ ಸ್ವಕರೋ ಯದಿ ತ್ವಾಂ  
 ಬಾಧತೇ ತರ್ಹಿ ತಂ ಛಿನ್ನಿ: 44 ಯಸ್ಮಾತ್ ಯತ್ರ ಕೀಟಾ ನ ಮ್ರಿಯಂತೇ  
 ವಹ್ನಿಶ್ಚ ನ ನಿರ್ವ್ವಾತಿ, ತಸ್ಮಿನ್ ಅನಿರ್ವ್ವಾಣಾನಲನರಕೇ ಕರದ್ವಯವಸ್ತವ  
 ಗಮನಾತ್ ಕರಹೀನಸ್ಯ ಸ್ವರ್ಗಪ್ರವೇಶಸ್ತವ ಕ್ಷೇಮಂ | (Geenna g1067)  
 45 ಯದಿ ತವ ಪಾದೋ ವಿಘ್ನಂ ಜನಯತಿ ತರ್ಹಿ ತಂ ಛಿನ್ನಿ, 46  
 ಯತೋ ಯತ್ರ ಕೀಟಾ ನ ಮ್ರಿಯಂತೇ ವಹ್ನಿಶ್ಚ ನ ನಿರ್ವ್ವಾತಿ, ತಸ್ಮಿನ್  
 ಽನಿರ್ವ್ವಾಣವಹ್ನಿ ನರಕೇ ದ್ವಿಪಾದವತಸ್ತವ ನಿಕ್ಷೇಪಾತ್ ಪಾದಹೀನಸ್ಯ  
 ಸ್ವರ್ಗಪ್ರವೇಶಸ್ತವ ಕ್ಷೇಮಂ | (Geenna g1067) 47 ಸ್ವನೇತ್ರಂ ಯದಿ ತ್ವಾಂ  
 ಬಾಧತೇ ತರ್ಹಿ ತದಪ್ಯುತ್ಪಾಟಿಯ, ಯತೋ ಯತ್ರ ಕೀಟಾ ನ ಮ್ರಿಯಂತೇ  
 ವಹ್ನಿಶ್ಚ ನ ನಿರ್ವ್ವಾತಿ, 48 ತಸ್ಮಿನ್ ಽನಿರ್ವ್ವಾಣವಹ್ನಿ ನರಕೇ ದ್ವಿನೇತ್ರಸ್ಯ  
 ತವ ನಿಕ್ಷೇಪಾದ್ ಏಕನೇತ್ರವತ ಈಶ್ವರರಾಜ್ಯೇ ಪ್ರವೇಶಸ್ತವ ಕ್ಷೇಮಂ |  
 (Geenna g1067) 49 ಯಥಾ ಸರ್ವೋ ಬಲಿ ಲವಣಾಕ್ಷಃ ಕ್ರಿಯತೇ  
 ತಥಾ ಸರ್ವೋ ಜನೋ ವಹ್ನಿರೂಪೇಣ ಲವಣಾಕ್ಷಃ ಕಾರಿಷ್ಯತೇ | 50  
 ಲವಣಂ ಭದ್ರಂ ಕಿನ್ನು ಯದಿ ಲವಣೇ ಸ್ವಾದುತಾ ನ ತಿಷ್ಠತಿ, ತರ್ಹಿ  
 ಕಥಮ್ ಆಸ್ವಾದ್ಯುಕ್ತಂ ಕರಿಷ್ಯಥ? ಯೂಯಂ ಲವಣಯುಕ್ತಾ ಭವತ  
 ಪರಸ್ಪರಂ ಪ್ರೇಮ ಕುರುತ |

**10** ಅನನ್ತರಂ ಸ ತತ್ಸಾನ್ಲಾತ್ ಪ್ರಸ್ಥಾಯ ಯದ್ವನನದ್ಯಾಃ ಪಾರೇ  
 ಯಿಹೂದಾಪ್ರದೇಶ ಉಪಸ್ಥಿತವಾನ್, ತತ್ರ ತದನ್ವಿಕೇ ಲೋಕಾನಾಂ  
 ಸಮಾಗಮೇ ಜಾತೇ ಸ ನಿಜರೀತ್ಯನುಸಾರೇಣ ಪುನಸ್ತಾನ್

ಉಪದಿದೇಶ | 2 ತದಾ ಫಿರೂಶಿನಸ್ತತ್ಪಮೀಪಮ್ ಏತ್ಯ ತಂ ಪರೀಕ್ಷಿತುಂ  
 ಪಪ್ರಚ್ಛಃ ಸ್ವಜಾಯಾ ಮನುಜಾನಾಂ ತ್ಯಜ್ಯಾ ನ ವೇತಿ? 3 ತತಃ ಸ  
 ಪ್ರತ್ಯವಾದೀತ್, ಅತ್ರ ಕಾರ್ಯೇ ಮೂಸಾ ಯುಷ್ಮಾನ್ ಪ್ರತಿ  
 ಕಿಮಾಜ್ಞಾಪಯತ್? 4 ತ ಲೂಚುಃ ತ್ಯಾಗಪತ್ರಂ ಲೇಖಿತುಂ ಸ್ವಪತ್ನೀಂ  
 ತ್ಯಕ್ತು ಇ ಮೂಸಾಽನುಮನ್ಯತೇ | 5 ತದಾ ಯೀಶುಃ ಪ್ರತ್ಯವಾಚ,  
 ಯುಷ್ಮಾಕಂ ಮನಸಾಂ ಕಾರಿನ್ಯಾದ್ಧೇತೋ ಮೂಸಾ ನಿದೇಶಮಿಮಮ್  
 ಅಲಿಖತ್ | 6 ಕಿನ್ನು ಸೃಷ್ಟೇರಾದೌ ಈಶ್ವರೋ ನರಾನ್ ಪುಂರೂಪೇಣ  
 ಸ್ತ್ರೀರೂಪೇಣ ಚ ಸಸರ್ಜ | 7 "ತತಃ ಕಾರಣಾತ್ ಪುಮಾನ್ ಪಿತರಂ  
 ಮಾತರ ಇ ತ್ಯಕ್ತ್ವಾ ಸ್ವಜಾಯಾಯಾಮ್ ಆಸಕ್ತೋ ಭವಿಷ್ಯತಿ, 8 ತೌ  
 ದ್ವಾವ್ ಏಕಾಬ್ಧೌ ಭವಿಷ್ಯತಃ | " ತಸ್ಮಾತ್ ತತ್ಕಾಲಮಾರಭ್ಯ ತೌ ನ ದ್ವಾವ್  
 ಏಕಾಬ್ಧೌ | 9 ಅತಃ ಕಾರಣಾದ್ ಈಶ್ವರೋ ಯದಯೋಜಯತ್  
 ಕೋಪಿ ನರಸ್ತನ್ನ ವಿಯೇಜಯೇತ್ | 10 ಅಥ ಯೀಶು ಗೃಹಂ  
 ಪ್ರವಿಷ್ಟಸ್ತದಾ ಶಿಷ್ಯಾಃ ಪುನಸ್ತತ್ಕಥಾಂ ತಂ ಪಪ್ರಚ್ಛಃ | 11 ತತಃ  
 ಸೋವದತ್ ಕಶ್ಚಿದ್ ಯದಿ ಸ್ವಭಾರ್ಯಾಂ ತ್ಯಕ್ತವಾನ್ಯಾಮ್ ಉದ್ವಹತಿ  
 ತರ್ಹಿ ಸ ಸ್ವಭಾರ್ಯಾಯಾಃ ಪ್ರಾತಿಕೂಲ್ಯೇನ ವ್ಯಭಿಚಾರೀ ಭವತಿ | 12  
 ಕಾಚಿನ್ನಾರೀ ಯದಿ ಸ್ವಪತಿಂ ಹಿತ್ವಾನ್ಯಪುಂಸಾ ವಿವಾಹಿತಾ ಭವತಿ ತರ್ಹಿ  
 ಸಾಪಿ ವ್ಯಭಿಚಾರಿಣೀ ಭವತಿ | 13 ಅಥ ಸ ಯಥಾ ಶಿಶೂನ್  
 ಸ್ಪೃಶೇತ್, ತದರ್ಥಂ ಲೋಕೈಸ್ತದನ್ತಿಕಂ ಶಿಶವ ಆನೀಯನ್, ಕಿನ್ನು  
 ಶಿಷ್ಯಾಸ್ತಾನಾನೀತವತಸ್ತರ್ಜಯಾಮಾಸುಃ | 14 ಯೀಶುಸ್ತದ್ ದೃಷ್ಟ್ವಾ  
 ಕ್ರುದ್ಯನ್ ಜಗಾದ, ಮನ್ನಿಕಟಮ್ ಆಗಂತುಂ ಶಿಶೂನ್ ಮಾ ವಾರಯತ,  
 ಯತ ಏತಾದೃಶಾ ಈಶ್ವರರಾಜ್ಯಾಧಿಕಾರಿಣಃ | 15 ಯುಷ್ಮಾನಹಂ  
 ಯಥಾರ್ಥಂ ವಚ್ಛಿ, ಯಃ ಕಶ್ಚಿತ್ ಶಿಶುವದ್ ಭೂತ್ವಾ ರಾಜ್ಯಮೀಶ್ವರಸ್ಯ ನ  
 ಗೃಹ್ಣೀಯಾತ್ ಸ ಕದಾಪಿ ತದ್ರಾಜ್ಯಂ ಪ್ರವೇಷ್ಠುಂ ನ ಶಕ್ನೋತಿ | 16  
 ಅನನತರಂ ಸ ಶಿಶೂನಜ್ಞೇ ನಿಧಾಯ ತೇಷಾಂ ಗಾತ್ರೇಷು ಹಸ್ತೌ  
 ದತ್ತಾಶಿಷಂ ಬಭಾಷೇ | 17 ಅಥ ಸ ವರ್ತಮಾ ಯಾತಿ, ಏತರ್ಹಿ ಜನ  
 ಏಕೋ ಧಾವನ್ ಆಗತ್ಯ ತತ್ಸಮ್ಮುಖೇ ಜಾನುನೀ ಪಾತಯಿತ್ವಾ  
 ಪೃಷ್ಟವಾನ್, ಭೋಃ ಪರಮಗುರೋ, ಅನನ್ತಾಯುಃ ಪ್ರಾಪ್ತಯೇ  
 ಮಯಾ ಕಿಂ ಕರ್ತವ್ಯಂ? (aiōnios g166) 18 ತದಾ ಯೀಶುರುವಾಚ,  
 ಮಾಂ ಪರಮಂ ಕುತೋ ವದಸಿ? ವಿನೇಶ್ವರಂ ಕೋಪಿ ಪರಮೋ ನ

ಭವತಿ | 19 ಪರಸ್ತ್ರೀಂ ನಾಭಿಗಚ್ಛ; ನರಂ ಮಾ ಘಾತಯ; ಸ್ತ್ರೀಯಂ ಮಾ  
 ಕುರು; ಮೃಷಾಸಾಕ್ಷ್ಯಂ ಮಾ ದೇಹಿ; ಹಿಂಸಾಞ್ಚ ಮಾ ಕುರು; ಪಿತರೌ  
 ಸಮೃನ್ಯಸ್ವ; ನಿರ್ದೇಶಾ ಏತೇ ತ್ವಯಾ ಜ್ಞಾತಾಃ | 20 ತತಸ್ತನ ಪ್ರತ್ಯುಕ್ತಂ, ಹೇ  
 ಗುರೋ ಬಾಲ್ಯಕಾಲಾದಹಂ ಸರ್ವಾನೇತಾನ್ ಆಚರಾಮಿ | 21 ತದಾ  
 ಯೇಶುಸ್ತಂ ವಿಲೋಕ್ಯ ಸ್ನೇಹೇನ ಬಭಾಷೇ, ತವೈಕಸ್ಯಾಭಾವ ಆಸ್ತೇ; ತ್ವಂ  
 ಗತ್ವಾ ಸರ್ವಸ್ತಂ ವಿಕ್ರೀಯ ದರಿದ್ರೇಭ್ಯೋ ವಿಶ್ರಾಣಯ, ತತಃ ಸ್ವರ್ಗೇ  
 ಧನಂ ಪ್ರಾಪ್ಸ್ಯಸಿ; ತತಃ ಪರಮ್ ಏತ್ಯ ಕ್ರುಶಂ ವಹನ್ ಮದನುವರ್ತಿತ್ವೇ  
 ಭವ | 22 ಕಿನ್ನು ತಸ್ಯ ಬಹುಸಮ್ಪದ್ವಿದ್ಯಮಾನತ್ವಾತ್ ಸ ಇಮಾಂ  
 ಕಥಾಮಾಕರ್ಣ್ಯ ವಿಷಣೋ ದುಃಖಿತಶ್ಚ ಸನ್ ಜಗಾಮ | 23  
 ಅಥ ಯೇಶುಶ್ಚತುರ್ದಶೋ ನಿರೀಕ್ಷ್ಯ ಶಿಷ್ಯಾನ್ ಅವಾದೀತ್,  
 ಧನಿಲೋಕಾನಾಮ್ ಈಶ್ವರರಾಜ್ಯಪ್ರವೇಶಃ ಕೀದ್ಮಗ್ ದುಷ್ಕರಃ | 24 ತಸ್ಯ  
 ಕಥಾತಃ ಶಿಷ್ಯಾಶ್ಚಮಚ್ಛಕ್ರುಃ, ಕಿನ್ನು ಸ ಪುನರವದತ್, ಹೇ ಬಾಲಕಾ ಯೇ  
 ಧನೇ ವಿಶ್ವಸಂತಿ ತೇಷಾಮ್ ಈಶ್ವರರಾಜ್ಯಪ್ರವೇಶಃ ಕೀದ್ಮಗ್ ದುಷ್ಕರಃ |  
 25 ಈಶ್ವರರಾಜ್ಯೇ ಧನಿನಾಂ ಪ್ರವೇಶಾತ್ ಸೂಚಿರನ್ವೇಣ ಮಹಾಜ್ಞಸ್ಯ  
 ಗಮನಾಗಮನಂ ಸುಕರಂ | 26 ತದಾ ಶಿಷ್ಯಾ ಅತೀವ ವಿಸ್ಮಿತಾಃ  
 ಪರಸ್ಪರಂ ಪ್ರೋಚುಃ, ತರ್ಹಿ ಕಃ ಪರಿತ್ರಾಣಂ ಪ್ರಾಪ್ತುಂ ಶಕ್ನೋತಿ? 27  
 ತತೋ ಯೇಶುಸ್ತಾನ್ ವಿಲೋಕ್ಯ ಬಭಾಷೇ, ತನ್ ನರಸ್ಯಾಸಾಧ್ಯಂ ಕಿನ್ನು  
 ನೇಶ್ವರಸ್ಯ, ಯತೋ ಹೇತೋರೀಶ್ವರಸ್ಯ ಸರ್ವ್ವಂ ಸಾಧ್ಯಮ್ |  
 28 ತದಾ ಪಿತರ ಉವಾಚ, ಪಶ್ಯ ವಯಂ ಸರ್ವ್ವಂ ಪರಿತ್ಯಜ್ಯ  
 ಭವತೋನುಗಾಮಿನೋ ಜಾತಾಃ | 29 ತತೋ ಯೇಶುಃ  
 ಪ್ರತ್ಯವದತ್, ಯುಷ್ಮಾನಹಂ ಯಥಾರ್ಥಂ ವದಾಮಿ, ಮದರ್ಥಂ  
 ಸುಸಂವಾದಾರ್ಥಂ ವಾ ಯೋ ಜನಃ ಸದನಂ ಭ್ರಾತರಂ ಭಗಿನೀಂ  
 ಪಿತರಂ ಮಾತರಂ ಜಾಯಾಂ ಸನ್ತಾನಾನ್ ಭೂಮಿ ವಾ ತ್ಯಕ್ತ್ವಾ 30  
 ಗೃಹಭ್ರಾತೃಭಗಿನೀಪಿತೃಮಾತೃಪತ್ನೀಸನ್ತಾನಭೂಮೀನಾಮಿಹ  
 ಶತಗುಣಾನ್ ಪ್ರೇತ್ಯಾನನ್ತಾಯುಶ್ಚ ನ ಪ್ರಾಪ್ನೋತಿ ತಾದೃಶಃ ಕೋಪಿ  
 ನಾಸ್ತಿ | (aiōn g165, aiōnios g166) 31 ಕಿನ್ತ್ವಗ್ರೀಯಾ ಅನೇಕೇ ಲೋಕಾಃ  
 ಶೇಷಾಃ, ಶೇಷೀಯಾ ಅನೇಕೇ ಲೋಕಾಶ್ಚಾಗ್ರಾ ಭವಿಷ್ಯಂತಿ | 32 ಅಥ  
 ಯಿರೂಶಾಲಮ್ಯಾನಕಾಲೇ ಯೇಶುಸ್ತೇಷಾಮ್ ಅಗ್ರಗಾಮೀ ಬಭೂವ,  
 ತಸ್ಮಾತ್ತೇ ಚಿತ್ರಂ ಜ್ಞಾತ್ವಾ ಪಶ್ಚಾದ್ಗಾಮಿನೋ ಭೂತ್ವಾ ಬಿಭ್ಯುಃ | ತದಾ

ಸ ಪುನ ದ್ವಾರದಶಶಿಷ್ಯಾನ್ ಗೃಹೀತ್ವಾ ಸ್ವೀಯಂ ಯದ್ಯದ್  
 ಘಟಿಷ್ಯತೇ ತತ್ತತ್ ತೇಭ್ಯಃ ಕಥಯಿತುಂ ಪ್ರಾರೇಭೇ; 33 ಪಶ್ಯತ  
 ವಯಂ ಯಿರೂಶಾಲಮ್ಬುರಂ ಯಾಮಃ, ತತ್ರ ಮನುಷ್ಯಪುತ್ರಃ  
 ಪ್ರಧಾನಯಾಜಕಾನಾಮ್ ಉಪಾಧ್ಯಾಯಾನಾಂ ಕರೇಷು  
 ಸಮರ್ಪಯಿಷ್ಯತೇ; ತೇ ಚ ವಧದಣ್ಣಾಜ್ಞಾಂ ದಾಪಯಿತ್ವಾ  
 ಪರದೇಶೀಯಾನಾಂ ಕರೇಷು ತಂ ಸಮರ್ಪಯಿಷ್ಯಂತಿ | 34 ತೇ  
 ತಮುಪಹಸ್ಯ ಕಶಯಾ ಪ್ರಹೃತ್ಯ ತದ್ವಪುಷಿ ನಿಷ್ಕೀವಂ ನಿಕ್ಷಿಪ್ಯ ತಂ  
 ಹನಿಷ್ಯಂತಿ, ತತಃ ಸ ತೃತೀಯದಿನೇ ಪ್ರೋತ್ಥಾಸ್ಯತಿ | 35 ತತಃ ಸಿವದೇಃ  
 ಪುತ್ರೌ ಯಾಕೂಬ್ಯೋಹನೌ ತದಂತಿಕಮ್ ಏತ್ಯ ಪ್ರೋಚತುಃ, ಹೇ  
 ಗುರೋ ಯದ್ ಆವಾಭ್ಯಾಂ ಯಾಚಿಷ್ಯತೇ ತದಸ್ಮದರ್ಥಂ ಭವಾನ್  
 ಕರೋತು ನಿವೇದನಮಿದಮಾವಯೋಃ | 36 ತತಃ ಸ ಕಥಿತವಾನ್,  
 ಯುವಾಂ ಕಿಮಿಚ್ಛಥಃ? ಕಿಂ ಮಯಾ ಯುಷ್ಮದರ್ಥಂ ಕರಣೀಯಂ? 37  
 ತದಾ ತೌ ಪ್ರೋಚತುಃ, ಆವಯೋರೇಕಂ ದಕ್ಷಿಣಪಾರ್ಶ್ವೇ  
 ವಾಮಪಾರ್ಶ್ವೇ ಚೈಕಂ ತವೈಶ್ವರ್ಯಪದೇ ಸಮುಪವೇಷ್ವಮ್  
 ಆಜ್ಞಾಪಯ | 38 ಕಿನ್ನು ಯೀಶುಃ ಪ್ರತ್ಯುವಾಚ ಯುವಾಮಜ್ಞಾತ್ವೇದಂ  
 ಪ್ರಾರ್ಥಯೇಥೇ, ಯೇನ ಕಂಸೇನಾಹಂ ಪಾಸ್ಯಾಮಿ ತೇನ ಯುವಾಭ್ಯಾಂ  
 ಕಿಂ ಪಾತುಂ ಶಕ್ಯತೇ? ಯಸ್ಮಿನ್ ಮಜ್ಜನೇನಾಹಂ ಮಜ್ಜಿಷ್ಯೇ ತನ್ನಜ್ಜನೇ  
 ಮಜ್ಜಯಿತುಂ ಕಿಂ ಯುವಾಭ್ಯಾಂ ಶಕ್ಯತೇ? ತೌ ಪ್ರತ್ಯುಚತುಃ ಶಕ್ಯತೇ |  
 39 ತದಾ ಯೀಶುರವದತ್ ಯೇನ ಕಂಸೇನಾಹಂ ಪಾಸ್ಯಾಮಿ  
 ತೇನಾವಶ್ಯಂ ಯುವಾಮಪಿ ಪಾಸ್ಯಥಃ, ಯೇನ ಮಜ್ಜನೇನ  
 ಚಾಹಂ ಮಜ್ಜಿಯ್ಯೇ ತತ್ರ ಯುವಾಮಪಿ ಮಜ್ಜಿಷ್ಯೇಥೇ | 40 ಕಿನ್ನು  
 ಯೇಷಾಮರ್ಥಮ್ ಇದಂ ನಿರೂಪಿತಂ, ತಾನ್ ವಿಹಾಯಾನ್ಯಂ ಕಮಪಿ  
 ಮಮ ದಕ್ಷಿಣಪಾರ್ಶ್ವೇ ವಾಮಪಾರ್ಶ್ವೇ ವಾ ಸಮುಪವೇಶಯಿತುಂ  
 ಮಮಾಧಿಕಾರೋ ನಾಸ್ತಿ | 41 ಅಥಾನ್ಯದಶಶಿಷ್ಯಾ ಇಮಾಂ ಕಥಾಂ  
 ಶ್ರುತ್ವಾ ಯಾಕೂಬ್ಯೋಹನ್ಯಾಂ ಚುಕುಪುಃ | 42 ಕಿನ್ನು ಯೀಶುಸ್ತಾನ್  
 ಸಮಾಹೂಯ ಬಭಾಷೇ, ಅನ್ಯದೇಶೀಯಾನಾಂ ರಾಜತ್ವಂ ಯೇ  
 ಕುವ್ವಂತಿ ತೇ ತೇಷಾಮೇವ ಪ್ರಭುತ್ವಂ ಕುವ್ವಂತಿ, ತಥಾ ಯೇ  
 ಮಹಾಲೋಕಾಸ್ತೇ ತೇಷಾಮ್ ಅಧಿಪತಿತ್ವಂ ಕುವ್ವಂತೀತಿ ಯೂಯಂ  
 ಜಾನೀಥ | 43 ಕಿನ್ನು ಯುಷ್ಮಾಕಂ ಮಧ್ಯೇ ನ ತಥಾ ಭವಿಷ್ಯತಿ,

ಯುಷ್ಮಾಕಂ ಮಧ್ಯೇ ಯಃ ಪ್ರಾಧಾನ್ಯಂ ವಾಙ್ಘೃತಿ ಸ ಯುಷ್ಮಾಕಂ  
ಸೇವಕೋ ಭವಿಷ್ಯತಿ, 44 ಯುಷ್ಮಾಕಂ ಯೋ ಮಹಾನ್ ಭವಿತುಮಿಚ್ಛತಿ  
ಸ ಸರ್ವೇಷಾಂ ಕಿಜ್ಞರೋ ಭವಿಷ್ಯತಿ | 45 ಯತೋ ಮನುಷ್ಯಪುತ್ರಃ  
ಸೇವ್ಯೋ ಭವಿತುಂ ನಾಗತಃ ಸೇವಾಂ ಕರ್ತಾಂ ತಥಾನೇಕೇಷಾಂ  
ಪರಿತ್ರಾಣಸ್ಯ ಮೂಲ್ಯರೂಪಸ್ವಪ್ರಾಣಂ ದಾತುಂ ಇಚ್ಛಾಂತಃ | 46 ಅಥ ತೇ  
ಯಿರೀಹೋನಗರಂ ಪ್ರಾಪ್ತಾಸ್ತಸ್ಮಾತ್ ಶಿಷ್ಯೈ ಲೋಕೈಶ್ಚ ಸಹ ಯೀಶೋ  
ರ್ಗಮನಕಾಲೇ ಟೀಮಯಸ್ಯ ಪುತ್ರೋ ಬರ್ತೀಮಯನಾಮಾ  
ಅನ್ಯಸ್ತನ್ಮಾರ್ಗಪಾರ್ಶ್ವೇ ಭಿಕ್ಷಾರ್ಥಮ್ ಉಪವಿಷ್ಯಃ | 47 ಸ  
ನಾಸರತೀಯಸ್ಯ ಯೀಶೋರಾಗಮನವಾರ್ತಾಂ ಪ್ರಾಪ್ಯ ಪ್ರೋಚ್ಯೈ  
ರ್ವಕ್ತುಮಾರೇಭೇ, ಹೇ ಯೀಶೋ ದಾಯೂದಃ ಸನ್ತಾನ ಮಾಂ  
ದಯಸ್ವ | 48 ತತೋನೇಕೇ ಲೋಕಾ ಮೌನೀಭವೇತಿ ತಂ  
ತರ್ಜಯಾಮಾಸುಃ, ಕಿನ್ನು ಸ ಪುನರಧಿಕಮುಚ್ಛೈ ಜಗಾದ,  
ಹೇ ಯೀಶೋ ದಾಯೂದಃ ಸನ್ತಾನ ಮಾಂ ದಯಸ್ವ | 49  
ತದಾ ಯೀಶುಃ ಸ್ಥಿತ್ವಾ ತಮಾಹ್ವಾತುಂ ಸಮಾದಿದೇಶ, ತತೋ  
ಲೋಕಾಸ್ತಮನ್ಥಮಾಹೂಯ ಬಭಾಷಿರೇ, ಹೇ ನರ, ಸ್ಥಿರೋ ಭವ,  
ಉತ್ತಿಷ್ಯ ಸ ತ್ವಾಮಾಹ್ವಯತಿ | 50 ತದಾ ಸ ಉತ್ತರೀಯವಸ್ತ್ರಂ  
ನಿಕ್ಷಿಪ್ಯ ಪ್ರೋತ್ಥಾಯ ಯೀಶೋಃ ಸಮೀಪಂ ಗತಃ | 51 ತತೋ  
ಯೀಶುಸ್ತಮವದತ್ ತ್ವಯಾ ಕಿಂ ಪ್ರಾರ್ಥ್ಯತೇ? ತುಭ್ಯಮಹಂ ಕಿಂ  
ಕರಿಷ್ಯಾಮಿ? ತದಾ ಸೋನ್ಯಸ್ತಮುವಾಚ, ಹೇ ಗುರೋ ಮದೀಯಾ  
ದೃಷ್ಟಿರ್ಭವೇತ್ | 52 ತತೋ ಯೀಶುಸ್ತಮುವಾಚ ಯಾಹಿ ತವ  
ವಿಶ್ವಾಸಸ್ತಾಂ ಸ್ವಸ್ಥಮಕಾರ್ಷೀತ್, ತಸ್ಮಾತ್ ತತ್ಕ್ಷಣಂ ಸ ದೃಷ್ಟಿಂ ಪ್ರಾಪ್ಯ  
ಪಥಾ ಯೀಶೋಃ ಪಶ್ಚಾದ್ ಯಯೌ |

**11** ಅನನ್ದರಂ ತೇಷು ಯಿರೂಶಾಲಮಃ ಸಮೀಪಸ್ಥಯೋ  
ಬೈತ್ಫಗೀಬೈಥನೀಯಪುರಯೋರನ್ತಿಕಸ್ಥಂ  
ಜೈತುನನಾಮಾದ್ರಿಮಾಗತೇಷು ಯೀಶುಃ ಪ್ರೇಷಣಕಾಲೇ ದ್ವೌ  
ಶಿಷ್ಯಾವಿದಂ ವಾಕ್ಯಂ ಜಗಾದ, 2 ಯುವಾಮಮುಂ ಸಮ್ನುಖಿಸ್ಥಂ  
ಗ್ರಾಮಂ ಯಾತಂ, ತತ್ರ ಪ್ರವಿಶ್ಯ ಯೋ ನರಂ ನಾವಹತ್ ತಂ  
ಗರ್ಧಭಶಾವಕಂ ದ್ರಕ್ಷ್ಯಥಸ್ತಂ ಮೋಚಯಿತ್ವಾನಯತಂ | 3 ಕಿನ್ನು  
ಯುವಾಂ ಕರ್ಮೇದಂ ಕುತಃ ಕುರುಥಃ? ಕಥಾಮಿಮಾಂ ಯದಿ ಕೋಪಿ

ಪೃಚ್ಛತಿ ತರ್ಹಿ ಪ್ರಭೋರತ್ರ ಪ್ರಯೋಜನಮಸ್ತಿತಿ ಕಥಿತೇ ಸ ಶೀಘ್ರಂ  
 ತಮತ್ರ ಪ್ರೇಷಯಿಷ್ಯತಿ | 4 ತತಸ್ತೌ ಗತ್ವಾ ದ್ವಿಮಾರ್ಗಮೇಲನೇ ಕಸ್ಯಚಿದ್  
 ದ್ವಾರಸ್ಯ ಪಾರ್ಶ್ವೇ ತಂ ಗರ್ಧಭಶಾವಕಂ ಪ್ರಾಪ್ಯ ಮೋಚಯತಃ, 5  
 ಏತರ್ಹಿ ತತ್ರೋಪಸ್ಥಿತಲೋಕಾನಾಂ ಕಶ್ಚಿದ್ ಅಪೃಚ್ಛತ್, ಗರ್ಧಭಶಿಶುಂ  
 ಕುತೋ ಮೋಚಯಥಃ? 6 ತದಾ ಯೀಶೋರಾಜ್ಞಾನುಸಾರೇಣ ತೇಭ್ಯಃ  
 ಪ್ರತ್ಯುದಿತೇ ತತ್ಕ್ಷಣಂ ತಮಾದಾತುಂ ತೇನುಜಜ್ಞುಃ | 7 ಅಥ ತೌ  
 ಯೀಶೋಃ ಸನ್ನಿಧಿಂ ಗರ್ಧಭಶಿಶುಮ್ ಆನೀಯ ತದುಪರಿ ಸ್ವವಸ್ತ್ರಾಣಿ  
 ಪಾತಯಾಮಾಸತುಃ; ತತಃ ಸ ತದುಪರಿ ಸಮುಪವಿಷ್ಯಃ | 8 ತದಾನೇಕೇ  
 ಪಥಿ ಸ್ವವಾಸಾಂಸಿ ಪಾತಯಾಮಾಸುಃ, ಪರೈಶ್ಚ ತರುಶಾಖಾಶ್ಚಿತವಾ  
 ಮಾರ್ಗೇ ವಿಕೀರ್ಣಾಃ | 9 ಅಪರಂಶ್ಚ ಪಶ್ಚಾದ್ಗಾಮಿನೋಽಗ್ರಗಾಮಿನಶ್ಚ  
 ಸರ್ವೇ ಜನಾ ಉಚ್ಛ್ರೇಷ್ಠರೇಣ ವಕ್ತುಮಾರೇಭಿರೇ, ಜಯ  
 ಜಯ ಯಃ ಪರಮೇಶ್ವರಸ್ಯ ನಾಮ್ನಾಗಚ್ಛತಿ ಸ ಧನ್ಯ ಇತಿ | 10  
 ತಥಾಸ್ಮಾಕಮಂ ಪೂರ್ವಪುರುಷಸ್ಯ ದಾಯೂದೋ ಯದ್ರಾಜ್ಯಂ  
 ಪರಮೇಶ್ವರನಾಮ್ನಾಯಾತಿ ತದಪಿ ಧನ್ಯಂ, ಸರ್ವಸ್ಮಾದುಚ್ಛ್ರಾಯೇ  
 ಸ್ವರ್ಗೇ ಈಶ್ವರಸ್ಯ ಜಯೋ ಭವೇತ್ | 11 ಇತ್ಥಂ ಯೀಶು  
 ಯಿರೂಶಾಲಮಿ ಮಂದಿರಂ ಪ್ರವಿಶ್ಯ ಚತುರ್ದಿಕ್ಶಾನ್ ಸರ್ವಾಣಿ ವಸ್ತುನಿ  
 ದೃಷ್ಟವಾನ್; ಅಥ ಸಾಯಂಕಾಲ ಉಪಸ್ಥಿತೇ ದ್ವಾದಶಶಿಷ್ಯಸಹಿತೋ  
 ಬೈಥನಿಯಂ ಜಗಾಮ | 12 ಅಪರೇಹನಿ ಬೈಥನಿಯಾದ್  
 ಆಗಮನಸಮಯೇ ಕ್ಷುಧಾತ್ನೋ ಬಭೂವ | 13 ತತೋ ದೂರೇ  
 ಸಪತ್ರಮುಡುಮ್ಬರಪಾದಪಂ ವಿಲೋಕ್ಯ ತತ್ರ ಕಿಇತ್ ಫಲಂ ಪ್ರಾಪ್ತುಂ  
 ತಸ್ಯ ಸನ್ನಿಕ್ಯಷ್ಟಂ ಯಯೌ, ತದಾನೀಂ ಫಲಪಾತನಸ್ಯ ಸಮಯೋ  
 ನಾಗಚ್ಛತಿ | ತತಸ್ತತ್ರೋಪಸ್ಥಿತಃ ಪತ್ರಾಣಿ ವಿನಾ ಕಿಮಪ್ಯಪರಂ ನ ಪ್ರಾಪ್ಯ  
 ಸ ಕಥಿತವಾನ್, 14 ಅದ್ಯಾರಭ್ಯ ಕೋಪಿ ಮಾನವಸ್ತ್ವತ್ತಃ ಫಲಂ ನ  
 ಭುಂಜೇತ; ಇಮಾಂ ಕಥಾಂ ತಸ್ಯ ಶಿಷ್ಯಾಃ ಶುಶ್ರುವುಃ | (aiṛn 9165) 15  
 ತದನನ್ತರಂ ತೇಷು ಯಿರೂಶಾಲಮಮಾಯಾತೇಷು ಯೀಶು  
 ಮಂದಿರಂ ಗತ್ವಾ ತತ್ರಸ್ಥಾನಾಂ ಬಣಿಜಾಂ ಮುದ್ರಾಸನಾನಿ  
 ಪಾರಾವತವಿಕ್ರೇತೃಣಾಮ್ ಆಸನಾನಿ ಚ ನ್ಯುಬ್ಧಯಾಇಚ್ಛಕಾರ ಸರ್ವಾನ್  
 ಕ್ರೇತೃನ್ ವಿಕ್ರೇತೃಂಶ್ಚ ಬಹಿಶ್ಚಕಾರ | 16 ಅಪರಂ ಮಂದಿರಮಧ್ಯೇನ  
 ಕಿಮಪಿ ಪಾತ್ರಂ ವೋಡುಂ ಸರ್ವಜನಂ ನಿವಾರಯಾಮಾಸ | 17



ಲೋಕಾನುಪದಿಶನ್ ಜಗಾದ, ಮಮ ಗೃಹಂ ಸರ್ವಜಾತೀಯಾನಾಂ  
 ಪ್ರಾರ್ಥನಾಗೃಹಮ್ ಇತಿ ನಾಮ್ನಾ ಪ್ರಥಿತಂ ಭವಿಷ್ಯತಿ ಏತತ್ ಕಿಂ ಶಾಸ್ತ್ರೇ  
 ಲಿಖಿತಂ ನಾಸ್ತಿ? ಕಿನ್ನು ಯೂಯಂ ತದೇವ ಚೋರಾಣಾಂ  
 ಗಹ್ವರಂ ಕುರುಥ | 18 ಇಮಾಂ ವಾಣೀಂ ಶ್ರುತ್ವಾಧ್ಯಾಪಕಾಃ  
 ಪ್ರಧಾನಯಾಜಕಾಶ್ಚ ತಂ ಯಥಾ ನಾಶಯಿತುಂ ಶಕ್ನುವನ್ತಿ  
 ತಥೋಪಾಯಂ ಮೃಗಯಾಮಾಸುಃ, ಕಿನ್ನು ತಸ್ಯೋಪದೇಶಾತ್  
 ಸರ್ವೇ ಲೋಕಾ ವಿಸ್ಮಯಂ ಗತಾ ಅತಸ್ತೇ ತಸ್ಮಾದ್ ಬಿಭೃಃ |  
 19 ಅಥ ಸಾಯಂಸಮಯ ಉಪಸ್ಥಿತೇ ಯೀಶುರ್ನಗರಾದ್  
 ಬಹಿರ್ವವ್ರಾಜ | 20 ಅನನ್ತರಂ ಪ್ರಾತಃಕಾಲೇ ತೇ ತೇನ ಮಾರ್ಗೇಣ  
 ಗಚ್ಛಂತಸ್ತಮುಡುಮ್ಬರಮಹೀರುಹಂ ಸಮೂಲಂ ಶುಷ್ಕಂ ದದೃಶುಃ | 21  
 ತತಃ ಪಿತರಃ ಪೂರ್ವವಾಕ್ಯಂ ಸ್ಮರನ್ ಯೀಶುಂ ಬಭಾಷಂ, ಹೇ  
 ಗುರೋ ಪಶ್ಯತು ಯ ಉಡುಮ್ಬರವಿಟಪೀ ಭವತಾ ಶಪ್ತಃ ಸ ಶುಷ್ಕೋ  
 ಬಭೂವ | 22 ತತೋ ಯೀಶುಃ ಪ್ರತ್ಯವಾದೀತ್, ಯೂಯಮೀಶ್ವರೇ  
 ವಿಶ್ವಸಿತ | 23 ಯುಷ್ಮಾನಹಂ ಯಥಾರ್ಥಂ ವದಾಮಿ ಕೋಪಿ  
 ಯದ್ಯೇತದ್ಗಿರಿಂ ವದತಿ, ತ್ವಮುತ್ಥಾಯ ಗತ್ವಾ ಜಲಧೌ ಪತ,  
 ಪ್ರೋಕ್ತಮಿದಂ ವಾಕ್ಯಮವಶ್ಯಂ ಘಟಿಷ್ಯತೇ, ಮನಸಾ ಕಿಮಪಿ ನ ಸನ್ನಿಹ್ಯ  
 ಚೇದಿದಂ ವಿಶ್ವಸೇತ್ ತರ್ಹಿ ತಸ್ಯ ವಾಕ್ಯಾನುಸಾರೇಣ ತದ್ ಘಟಿಷ್ಯತೇ |  
 24 ಅತೋ ಹೇತೋರಹಂ ಯುಷ್ಮಾನ್ ವಚ್ಛಿ, ಪ್ರಾರ್ಥನಾಕಾಲೇ  
 ಯದ್ಯದಾಕಾಂಕ್ಷಿಷ್ಯದ್ಧೇ ತತ್ತದವಶ್ಯಂ ಪ್ರಾಪ್ಸ್ಯಥ, ಇತ್ಥಂ ವಿಶ್ವಸಿತ, ತತಃ  
 ಪ್ರಾಪ್ಸ್ಯಥ | 25 ಅಪರಂಶ್ಚ ಯುಷ್ಮಾಸು ಪ್ರಾರ್ಥಯಿತುಂ ಸಮುತ್ಥಿತೇಷು  
 ಯದಿ ಕೋಪಿ ಯುಷ್ಮಾಕಮ್ ಅಪರಾಧೀ ತಿಷ್ಠತಿ, ತರ್ಹಿ ತಂ ಕ್ಷಮದ್ಧಂ,  
 ತಥಾ ಕೃತೇ ಯುಷ್ಮಾಕಂ ಸ್ವರ್ಗಸ್ಥಃ ಪಿತಾಪಿ ಯುಷ್ಮಾಕಮಾಗಾಂಮಿ  
 ಕ್ಷಮಿಷ್ಯತೇ | 26 ಕಿನ್ನು ಯದಿ ನ ಕ್ಷಮದ್ಧೇ ತರ್ಹಿ ವಃ ಸ್ವರ್ಗಸ್ಥಃ ಪಿತಾಪಿ  
 ಯುಷ್ಮಾಕಮಾಗಾಂಸಿ ನ ಕ್ಷಮಿಷ್ಯತೇ | 27 ಅನನ್ತರಂ ತೇ ಪುನ  
 ಯಿರೂಶಾಲಮಂ ಪ್ರವಿವಿಶುಃ, ಯೀಶು ಯದಾ ಮಧ್ಯೇಮನ್ದಿರಮ್  
 ಇತಸ್ತತೋ ಗಚ್ಛತಿ, ತದಾನೀಂ ಪ್ರಧಾನಯಾಜಕಾ ಉಪಾಧ್ಯಾಯಾಃ  
 ಪ್ರಾಚ್ಛಶ್ಚ ತದನ್ತಿಕಮೇತ್ಯ ಕಥಾಮಿಮಾಂ ಪಪ್ರಚ್ಛುಃ, 28 ತ್ವಂ  
 ಕೇನಾದೇಶೇನ ಕರ್ಮಾಣ್ಯೇತಾನಿ ಕರೋಷಿ? ತಥೈತಾನಿ ಕರ್ಮಾಣಿ  
 ಕರ್ತಾಂ ಕೇನಾದಿಷ್ಟೋಸಿ? 29 ತತೋ ಯೀಶುಃ ಪ್ರತಿಗದಿತವಾನ್

ಅಹಮಪಿ ಯುಷ್ಮಾನ್ ಏಕಕಥಾಂ ಪೃಚ್ಛಾಮಿ, ಯದಿ ಯೂಯಂ ತಸ್ಯಾ  
 ಉತ್ತರಂ ಕುರುಥ, ತರ್ಹಿ ಕಯಾಜ್ಞಯಾಹಂ ಕರ್ಮಾಣೈತಾನಿ  
 ಕರೋಮಿ ತದ್ ಯುಷ್ಮಭ್ಯಂ ಕಥಯಿಷ್ಯಾಮಿ | 30 ಯೋಹನೋ  
 ಮಜ್ಜನಮ್ ಈಶ್ವರಾತ್ ಜಾತಂ ಕಿಂ ಮಾನವಾತ್? ತನ್ಮಹ್ಯಂ  
 ಕಥಯತ | 31 ತೇ ಪರಸ್ಪರಂ ವಿವೇಕ್ತುಂ ಪ್ರಾರೇಭಿರೇ, ತದ್  
 ಈಶ್ವರಾದ್ ಬಭೂವೇತಿ ಚೇದ್ ವದಾಮಸ್ತರ್ಹಿ ಕುತಸ್ತಂ ನ ಪ್ರತ್ಯೈತ?  
 ಕಥಮೇತಾಂ ಕಥಯಿಷ್ಯತಿ | 32 ಮಾನವಾದ್ ಅಭವದಿತಿ ಚೇದ್  
 ವದಾಮಸ್ತರ್ಹಿ ಲೋಕೇಭ್ಯೋ ಭಯಮಸ್ತಿ ಯತೋ ಹೇತೋಃ ಸರ್ವೇ  
 ಯೋಹನಂ ಸತ್ಯಂ ಭವಿಷ್ಯದ್ವಾದಿನಂ ಮನ್ಯಂತೇ | 33 ಅತಏವ ತೇ  
 ಯೀಶುಂ ಪ್ರತ್ಯವಾದಿಷು ವರ್ಯಂ ತದ್ ವಕ್ತುಂ ನ ಶಕ್ನುಮಃ |  
 ಯೀಶುರುವಾಚ, ತರ್ಹಿ ಯೇನಾದೇಶೇನ ಕರ್ಮಾಣೈತಾನಿ  
 ಕರೋಮಿ, ಅಹಮಪಿ ಯುಷ್ಮಭ್ಯಂ ತನ್ನ ಕಥಯಿಷ್ಯಾಮಿ |

**12** ಅನನ್ತರಂ ಯೀಶು ದ್ಯೌಷ್ಣಾನ್ತೇನ ತೇಭ್ಯಃ ಕಥಯಿತುಮಾರೇಭೇ,  
 ಕಶ್ಚಿದೇಕೋ ದ್ರಾಕ್ಷಾಕ್ಷೇತ್ರಂ ವಿಧಾಯ ತಚ್ಚತುರ್ದಿಕ್ಷು ವಾರಣೀಂ  
 ಕೃತ್ವಾ ತನ್ಮಧ್ಯೇ ದ್ರಾಕ್ಷಾಪೇಷಣಕುಣ್ಡಮ್ ಅಖನತ್, ತಥಾ ತಸ್ಯ  
 ಗಡಮಪಿ ನಿರ್ಮಿತವಾನ್ ತತಸ್ತತ್ಕ್ಷೇತ್ರಂ ಕೃಷೀವಲೇಷು ಸಮರ್ಪ್ಯ  
 ದೂರದೇಶಂ ಜಗಾಮ | 2 ತದನನ್ತರಂ ಫಲಕಾಲೇ ಕೃಷೀವಲೇಭ್ಯೋ  
 ದ್ರಾಕ್ಷಾಕ್ಷೇತ್ರಫಲಾನಿ ಪ್ರಾಪ್ತುಂ ತೇಷಾಂ ಸವಿಧೇ ಭೃತ್ಯಮ್ ಏಕಂ  
 ಪ್ರಾಹಿಣೋತ್ | 3 ಕಿನ್ನು ಕೃಷೀವಲಾಸ್ತಂ ಧೃತ್ವಾ ಪ್ರಹೃತ್ಯ ರಿಕ್ತಹಸ್ತಂ  
 ವಿಸಸೃಜುಃ | 4 ತತಃ ಸ ಪುನರನ್ಯಮೇಕಂ ಭೃತ್ಯಂ ಪ್ರಷಯಾಮಾಸ, ಕಿನ್ನು  
 ತೇ ಕೃಷೀವಲಾಃ ಪಾಷಾಣಾಘಾತೈಸ್ತಸ್ಯ ಶಿರೋ ಭಜ್ಞ್ವಾ ಸಾಪಮಾನಂ  
 ತಂ ವ್ಯಸರ್ಜನ್ | 5 ತತಃ ಪರಂ ಸೋಪರಂ ದಾಸಂ ಪ್ರಾಹಿಣೋತ್  
 ತದಾ ತೇ ತಂ ಜಘ್ನುಃ, ಏವಮ್ ಅನೇಕೇಷಾಂ ಕಸ್ಯಚಿತ್ ಪ್ರಹಾರಃ  
 ಕಸ್ಯಚಿತ್ ವಧಶ್ಚ ತೈಃ ಕೃತಃ | 6 ತತಃ ಪರಂ ಮಯಾ ಸ್ವಪುತ್ರೇ  
 ಪ್ರಹಿತೇ ತೇ ತಮವಶ್ಯಂ ಸಮ್ಮಂಸ್ಯಂತೇ, ಇತ್ಯುಕ್ತ್ವಾವಶೇಷೇ ತೇಷಾಂ  
 ಸನ್ನಿಧೌ ನಿಜಪ್ರಿಯಮ್ ಅದ್ವಿತೀಯಂ ಪುತ್ರಂ ಪ್ರೇಷಯಾಮಾಸ |  
 7 ಕಿನ್ನು ಕೃಷೀವಲಾಃ ಪರಸ್ಪರಂ ಜಗದುಃ, ಏಷ ಉತ್ತರಾಧಿಕಾರೀ,  
 ಆಗಚ್ಛತ ವಯಮೇನಂ ಹನ್ಮಸ್ತಥಾ ಕೃತೇ ಽಧಿಕಾರೋಯಮ್  
 ಅಸ್ಮಾಕಂ ಭವಿಷ್ಯತಿ | 8 ತತಸ್ತಂ ಧೃತ್ವಾ ಹತ್ವಾ ದ್ರಾಕ್ಷಾಕ್ಷೇತ್ರಾದ್ ಬಹಿಃ

ಪ್ರಾಕ್ಷಿಪನ್ | 9 ಅನೇನಾಸೌ ದ್ರಾಕ್ಷಾಕ್ಷೇತ್ರಪತಿಃ ಕಿಂ ಕರಿಷ್ಯತಿ? ಸ ಏತ್ಯ  
 ತಾನ್ ಕೃಷೀವಲಾನ್ ಸಂಹತ್ಯ ತತ್ಕ್ಷೇತ್ರಮ್ ಅನ್ಯೇಷು ಕೃಷೀವಲೇಷು  
 ಸಮರ್ಪಯಿಷ್ಯತಿ | 10 ಅಪರಣ್ಣ, "ಸ್ಥಪತಯಃ ಕರಿಷ್ಯಂತಿ ಗ್ರಾವಾಣಂ  
 ಯನ್ನು ತುಚ್ಛಕಂ | ಪ್ರಾಧಾನಪ್ರಸ್ತರಃ ಕೋಣೇ ಸ ಏವ ಸಂಭವಿಷ್ಯತಿ |  
 11 ಏತತ್ ಕರ್ಮ ಪರೇಶಸ್ಯಾಂದ್ಭುತಂ ನೋ ದೃಷ್ಟಿತೋ ಭವೇತ್ | |  
 " ಇಮಾಂ ಶಾಸ್ತ್ರೀಯಾಂ ಲಿಪಿಂ ಯೂಯಂ ಕಿಂ ನಾಪಾರಿಷ್ಠ?  
 12 ತದಾನೀಂ ಸ ತಾನುದ್ವಿಶ್ಯ ತಾಂ ದೃಷ್ಟ್ವಾಂತಕಥಾಂ ಕಥಿತವಾನ್,  
 ತ ಇತ್ಥಂ ಬುದ್ಧ್ವಾ ತಂ ಧರ್ತಾಽಮುದ್ಯತಾಃ, ಕಿನ್ನು ಲೋಕೇಭ್ಯೋ  
 ಬಿಭ್ಯುಃ, ತದನನ್ತರಂ ತೇ ತಂ ವಿಹಾಯ ವವ್ರಜುಃ | 13 ಅಪರಣ್ಣ  
 ತೇ ತಸ್ಯ ವಾಕ್ಯದೋಷಂ ಧರ್ತಾಂ ಕತಿಪಯಾನ್ ಫಿರೂಶಿನೋ  
 ಹೇರೋದೀಯಾಂಶ್ಚ ಲೋಕಾನ್ ತದನ್ತಿಕಂ ಪ್ರೇಷಯಾಮಾಸುಃ |  
 14 ತ ಆಗತ್ಯ ತಮವದನ್, ಹೇ ಗುರೋ ಭವಾನ್ ತದ್ಭಾಷೀ  
 ಕಸ್ಯಾಪ್ಯನುರೋಧಂ ನ ಮನ್ಯತೇ, ಪಕ್ಷಪಾತಣ್ಣ ನ ಕರೋತಿ, ಯಥಾರ್ಥತ  
 ಈಶ್ವರೀಯಂ ಮಾರ್ಗಂ ದರ್ಶಯತಿ ವಯಮೇತತ್ ಪ್ರಜಾನೀಮಃ,  
 ಕೈಸರಾಯ ಕರೋ ದೇಯೋ ನ ವಾಂ? ವಯಂ ದಾಸ್ಯಾಮೋ ನ  
 ವಾ? 15 ಕಿನ್ನು ಸ ತೇಷಾಂ ಕಪಟಂ ಜ್ಞಾತ್ವಾ ಜಗಾದ, ಕುತೋ ಮಾಂ  
 ಪರೀಕ್ಷಧ್ವೇ? ಏಕಂ ಮುದ್ರಾಪಾದಂ ಸಮಾನೀಯ ಮಾಂ ದರ್ಶಯತ |  
 16 ತದಾ ತೈರೇಕಸ್ಮಿನ್ ಮುದ್ರಾಪಾದೇ ಸಮಾನೀತೇ ಸ ತಾನ್ ಪಪ್ರಚ್ಛ  
 ಅತ್ರ ಲಿಖಿತಂ ನಾಮ ಮೂರ್ತಿ ವಾ ಕಸ್ಯ? ತೇ ಪ್ರತ್ಯೂಚುಃ, ಕೈಸರಸ್ಯ |  
 17 ತದಾ ಯೀಶುರವದತ್ ತರ್ಹಿ ಕೈಸರಸ್ಯ ದ್ರವ್ಯಾಣಿ ಕೈಸರಾಯ  
 ದತ್ತ, ಈಶ್ವರಸ್ಯ ದ್ರವ್ಯಾಣಿ ತು ಈಶ್ವರಾಯ ದತ್ತ; ತತಸ್ತೇ ವಿಸ್ಮಯಂ  
 ಮೇನಿರೇ | 18 ಅಥ ಮೃತಾನಾಮುತ್ಥಾನಂ ಯೇ ನ ಮನ್ಯಂತೇ ತೇ  
 ಸಿದೂಕಿನೋ ಯೀಶೋಃ ಸಮೀಪಮಾಗತ್ಯ ತಂ ಪಪ್ರಚ್ಛುಃ; 19 ಹೇ  
 ಗುರೋ ಕಶ್ಚಿಜ್ಜನೋ ಯದಿ ನಿಃಸಂತತಿಃ ಸನ್ ಭಾರ್ಯಾಯಾಂ ಸತ್ಯಾಂ  
 ಮ್ರಿಯತೇ ತರ್ಹಿ ತಸ್ಯ ಭ್ರಾತಾ ತಸ್ಯ ಭಾರ್ಯಾಂ ಗೃಹೀತ್ವಾ ಭ್ರಾತು  
 ವಂಶೋತ್ಪತ್ತಿಂ ಕರಿಷ್ಯತಿ, ವ್ಯವಸ್ಥಾಮಿಮಾಂ ಮೂಸಾ ಅಸ್ಮಾನ್ ಪ್ರತಿ  
 ವ್ಯಲಿಖತ್ | 20 ಕಿನ್ನು ಕೇಚಿತ್ ಸಪ್ತ ಭ್ರಾತರ ಆಸನ್, ತತಸ್ತೇಷಾಂ  
 ಜ್ಯೇಷ್ಠಭ್ರಾತಾ ವಿವಹ್ಯ ನಿಃಸಂತತಿಃ ಸನ್ ಅಮ್ರಿಯತ | 21 ತತೋ  
 ದ್ವಿತೀಯೋ ಭ್ರಾತಾ ತಾಂ ಸ್ತ್ರಿಯಮಗೃಹಣತ್ ಕಿನ್ನು ಸೋಪಿ ನಿಃಸಂತತಿಃ

ಸನ್ ಅಮ್ರಿಯತ; ಅಥ ತೃತೀಯೋಪಿ ಭ್ರಾತಾ ತಾದೃಶೋಭವತ್ |  
 22 ಇತ್ಥಂ ಸಪ್ತೈವ ಭ್ರಾತರಸ್ತಾಂ ಸ್ತ್ರಿಯಂ ಗೃಹೀತ್ವಾ ನಿಃಸನ್ತಾನಾಃ  
 ಸನ್ನೋಽಮ್ರಿಯನ್ತ, ಸರ್ವಶೇಷೇ ಸಾಪಿ ಸ್ತ್ರೀ ಮ್ರಿಯತೇ ಸ್ಮ | 23 ಅಥ  
 ಮೃತಾನಾಮುತ್ಥಾನಕಾಲೇ ಯದಾ ತ ಉತ್ಥಾಸ್ಯನ್ತಿ ತದಾ ತೇಷಾಂ ಕಸ್ಯ  
 ಭಾರ್ಯಾ ಸಾ ಭವಿಷ್ಯತಿ? ಯತಸ್ತೇ ಸಪ್ತೈವ ತಾಂ ವ್ಯವಹನ್ | 24 ತತೋ  
 ಯೀಶುಃ ಪ್ರತ್ಯುವಾಚ ಶಾಸ್ತ್ರಮ್ ಈಶ್ವರಶಕ್ತಿಂ ಯೂಯಮಜ್ಞಾತ್ವಾ  
 ಕಿಮುಭ್ರಾಮ್ಯತ ನ? 25 ಮೃತಲೋಕಾನಾಮುತ್ಥಾನಂ ಸತಿ ತೇ ನ ವಿವಹನ್ತಿ  
 ವಾಗ್ಧತ್ತಾ ಅಪಿ ನ ಭವನ್ತಿ, ಕಿನ್ತು ಸ್ವರ್ಗೀಯದೂತಾನಾಂ ಸದೃಶಾ  
 ಭವನ್ತಿ | 26 ಪುನಶ್ಚ "ಅಹಮ್ ಇಬ್ರಾಹೀಮ ಈಶ್ವರ ಇಸ್ವಾಕ ಈಶ್ವರೋ  
 ಯಾಕೂಬಶ್ಚೇಶ್ವರಃ" ಯಾಮಿಮಾಂ ಕಥಾಂ ಸ್ತಮ್ಭಮಧ್ಯೇ ತಿಷ್ಠನ್  
 ಈಶ್ವರೋ ಮೂಸಾಮವಾದೀತ್ ಮೃತಾನಾಮುತ್ಥಾನಾರ್ಥೇ ಸಾ ಕಥಾ  
 ಮೂಸಾಲಿಖಿತೇ ಪುಸ್ತಕೇ ಕಿಂ ಯುಷ್ಮಾಭಿ ನಾರ್ಪಾತಿ? 27 ಈಶ್ವರೋ  
 ಜೀವತಾಂ ಪ್ರಭುಃ ಕಿನ್ತು ಮೃತಾನಾಂ ಪ್ರಭು ನ ಭವತಿ, ತಸ್ಮಾದ್ಧೇತೋ  
 ಯೂಯಂ ಮಹಾಭ್ರಮೇಣ ತಿಷ್ಠಥ | 28 ಏತರ್ಹಿ ಏಕೋಧ್ಯಾಪಕ  
 ಏತ್ಯ ತೇಷಾಮಿತ್ಥಂ ವಿಚಾರಂ ಶುಶ್ರಾವ; ಯೀಶುಸ್ತೇಷಾಂ ವಾಕ್ಯಸ್ಯ  
 ಸದುತ್ತರಂ ದತ್ತವಾನ್ ಇತಿ ಬುದ್ಧ್ವಾ ತಂ ಪೃಷ್ಠವಾನ್ ಸರ್ವಾಸಾಮ್  
 ಆಜ್ಞಾನಾಂ ಕಾ ಶ್ರೇಷ್ಠಾ? ತತೋ ಯೀಶುಃ ಪ್ರತ್ಯುವಾಚ, 29 "ಹೇ  
 ಇಸ್ರಾಯೇಲೋಕಾ ಅವಧತ್ತ, ಅಸ್ಮಾಕಂ ಪ್ರಭುಃ ಪರಮೇಶ್ವರ ಏಕ  
 ಏವ, 30 ಯೂಯಂ ಸರ್ವನ್ತಃಕರಣೈಃ ಸರ್ವಪ್ರಾಣೈಃ ಸರ್ವಚಿತ್ತೈಃ  
 ಸರ್ವಶಕ್ತಿಭಿಶ್ಚ ತಸ್ಮಿನ್ ಪ್ರಭೌ ಪರಮೇಶ್ವರೇ ಪ್ರೀಯದ್ಧಂ," ಇತ್ಯಾಜ್ಞಾ  
 ಶ್ರೇಷ್ಠಾ | 31 ತಥಾ "ಸ್ವಪ್ರತಿವಾಸಿನಿ ಸ್ವವತ್ ಪ್ರೇಮ ಕುರುದ್ಧಂ," ಏಷಾ  
 ಯಾ ದ್ವಿತೀಯಾಜ್ಞಾ ಸಾ ತಾದೃಶೀ; ಏತಾಭ್ಯಾಂ ದ್ವಾಭ್ಯಾಮ್ ಆಜ್ಞಾಭ್ಯಾಮ್  
 ಅನ್ಯಾ ಕಾಪ್ಯಾಜ್ಞಾ ಶ್ರೇಷ್ಠಾ ನಾಸ್ತಿ | 32 ತದಾ ಸೋಧ್ಯಾಪಕಸ್ತಮವದತ್,  
 ಹೇ ಗುರೋ ಸತ್ಯಂ ಭವಾನ್ ಯಥಾರ್ಥಂ ಪ್ರೋಕ್ತವಾನ್ ಯತ  
 ಏಕಸ್ಮಾದ್ ಈಶ್ವರಾದ್ ಅನ್ಯೋ ದ್ವಿತೀಯ ಈಶ್ವರೋ ನಾಸ್ತಿ; 33  
 ಅಪರಂ ಸರ್ವನ್ತಃಕರಣೈಃ ಸರ್ವಪ್ರಾಣೈಃ ಸರ್ವಚಿತ್ತೈಃ ಸರ್ವಶಕ್ತಿಭಿಶ್ಚ  
 ಈಶ್ವರೇ ಪ್ರೇಮಕರಣಂ ತಥಾ ಸ್ವಮೀಪವಾಸಿನಿ ಸ್ವವತ್ ಪ್ರೇಮಕರಣಂ  
 ಸರ್ವೇಭ್ಯೋ ಹೋಮಬಲಿದಾನಾದಿಭ್ಯಃ ಶ್ರಷ್ಟಂ ಭವತಿ | 34 ತತೋ  
 ಯೀಶುಃ ಸುಬುದ್ಧೇರಿವ ತಸ್ಯೇದಮ್ ಉತ್ತರಂ ಶ್ರುತ್ವಾ ತಂ ಭಾಷಿತವಾನ್

ತ್ವಮೀಶ್ವರಸ್ಯ ರಾಜ್ಯಾನ್ನ ದೂರೋಸಿ | ಇತಃ ಪರಂ ತೇನ ಸಹ ಕಸ್ಯಾಪಿ  
 ವಾಕ್ಯಸ್ಯ ವಿಚಾರಂ ಕರ್ತುಂ ಕಸ್ಯಾಪಿ ಪ್ರಗಲ್ಭತಾ ನ ಜಾತಾ | 35 ಅನನ್ತರಂ  
 ಮಧ್ಯೇಮನ್ದಿರಮ್ ಉಪದಿಶನ್ ಯೀಶುರಿಮಂ ಪ್ರಶ್ನಂ ಚಕಾರ,  
 ಅಧ್ಯಾಪಕಾ ಅಭಿಷಿಕ್ತಂ (ತಾರಕಂ) ಕುತೋ ದಾಯೂದಃ ಸನ್ತಾನಂ  
 ವದನ್ತಿ? 36 ಸ್ವಯಂ ದಾಯೂದ್ ಪವಿತ್ರಸ್ಯಾತ್ಮನ ಆವೇಶೇನೇದಂ  
 ಕಥಯಾಮಾಸ | ಯಥಾ | "ಮಮ ಪ್ರಭುಮಿದಂ ವಾಕ್ಯವದತ್  
 ಪರಮೇಶ್ವರಃ | ತವ ಶತ್ರುನಹಂ ಯಾವತ್ ಪಾದಪೀಠಂ ಕರೋಮಿ  
 ನ | ತಾವತ್ ಕಾಲಂ ಮದೀಯೇ ತ್ವಂ ದಕ್ಷಪಾರ್ಶ್ವ ಉಪಾವಿಶ |  
 " 37 ಯದಿ ದಾಯೂದ್ ತಂ ಪ್ರಭೂಂ ವದತಿ ತರ್ಹಿ ಕಥಂ  
 ಸ ತಸ್ಯ ಸನ್ತಾನೋ ಭವಿತುಮರ್ಹತಿ? ಇತರೇ ಲೋಕಾಸ್ತತ್ಕಥಾಂ  
 ಶ್ರುತ್ವಾನನನ್ದಃ | 38 ತದಾನೀಂ ಸ ತಾನುಪದಿಶ್ಯ ಕಥಿತವಾನ್ ಯೇ ನರಾ  
 ದೀರ್ಘಪರಿಧೇಯಾನಿ ಹಟ್ಟೀ ವಿಪನೌ ಚ 39 ಲೋಕಕೃತನಮಸ್ಕಾರಾನ್  
 ಭಜನಗೃಹೇ ಪ್ರಧಾನಾಸನಾನಿ ಭೋಜನಕಾಲೇ ಪ್ರಧಾನಸ್ಥಾನಾನಿ  
 ಚ ಕಾಚ್ಚನ್ತೇ; 40 ವಿಧವಾನಾಂ ಸರ್ವ್ವಸ್ವಂ ಗ್ರಸ್ತಿತ್ವಾ ಛಲಾದ್  
 ದೀರ್ಘಕಾಲಂ ಪ್ರಾರ್ಥಯಂತೇ ತೇಭ್ಯ ಉಪಾಧ್ಯಾಯೇಭ್ಯಃ ಸಾವಧಾನಾ  
 ಭವತಃ; ತೇಽಧಿಕತರಾನ್ ದಣ್ಣಾನ್ ಪ್ರಾಪ್ಸ್ಯಂತಿ | 41 ತದನನ್ತರಂ  
 ಲೋಕಾ ಭಾಣ್ಣಾಗಾರೇ ಮುದ್ರಾ ಯಥಾ ನಿಕ್ಷಿಪಂತಿ ಭಾಣ್ಣಾಗಾರಸ್ಯ  
 ಸಮ್ಮುಖೇ ಸಮುಪವಿಶ್ಯ ಯೀಶುಸ್ತದವಲುಲೋಕಃ; ತದಾನೀಂ  
 ಬಹವೋ ಧನಿನಸ್ತಸ್ಯ ಮಧ್ಯೇ ಬಹೂನಿ ಧನಾನಿ ನಿರಕ್ಷಿಪನ್ | 42 ಪಶ್ಚಾದ್  
 ಏಕಾ ದರಿದ್ರಾ ವಿಧವಾ ಸಮಾಗತ್ಯ ದ್ವಿಪಣಮೂಲ್ಯಾಂ ಮುದ್ರೈಕಾಂ  
 ತತ್ರ ನಿರಕ್ಷಿಪತ್ | 43 ತದಾ ಯೀಶುಃ ಶಿಷ್ಯಾನ್ ಆಹೂಯ ಕಥಿತವಾನ್  
 ಯುಷ್ಮಾನಹಂ ಯಥಾರ್ಥಂ ವದಾಮಿ ಯೇ ಯೇ ಭಾಣ್ಣಾಗಾರೇಽಸ್ಮಿನ್  
 ಧನಾನಿ ನಿಕ್ಷಿಪಂತಿ ಸ್ಮ ತೇಭ್ಯಃ ಸರ್ವ್ವೇಭ್ಯ ಇಯಂ ವಿಧವಾ ದರಿದ್ರಾಧಿಕಮ್  
 ನಿಕ್ಷಿಪತಿ ಸ್ಮ | 44 ಯತಸ್ತೇ ಪ್ರಭೂತಧನಸ್ಯ ಕಿಚ್ಚಿತ್ ನಿರಕ್ಷಿಪನ್ ಕಿನ್ತು  
 ದೀನೇಯಂ ಸ್ವದಿನಯಾಪನಯೋಗ್ಯಂ ಕಿಚ್ಚಿದಪಿ ನ ಸ್ಥಾಪಯಿತ್ವಾ  
 ಸರ್ವ್ವಸ್ವಂ ನಿರಕ್ಷಿಪತ್ |

**13** ಅನನ್ತರಂ ಮನ್ದಿರಾದ್ ಬಹಿರ್ಗಮನಕಾಲೇ ತಸ್ಯ  
 ಶಿಷ್ಯಾಣಾಮೇಕಸ್ತಂ ವ್ಯಾಹೃತವಾನ್ ಹೇ ಗುರೋ ಪಶ್ಯತು  
 ಕೀದೃಶಾಃ ಪಾಷಾಣಾಃ ಕೀದೃಕ್ ಚ ನಿಚಯನಂ | 2 ತದಾ

ಯೀಶುಸ್ತಮ್ ಅವದತ್ ತ್ವಂ ಕಿಮೇತದ್ ಬೃಹನ್ನಿಚಯನಂ ಪಶ್ಯಸಿ?  
ಅಸ್ಮೈಕಪಾಷಾಣೋಪಿ ದ್ವಿತೀಯಪಾಷಾಣೋಪರಿ ನ ಸ್ಥಾಸ್ಯತಿ ಸರ್ವೇ  
5ಧಃಕ್ಷೇಪ್ಸ್ಯಂತೇ | 3 ಅಥ ಯಸ್ಮಿನ್ ಕಾಲೇ ಜೈತುನ್ಗಿರೌ ಮನ್ದಿರಸ್ಯ  
ಸಮ್ನುಖೇ ಸ ಸಮುಪವಿಷ್ಯಸ್ತಸ್ಮಿನ್ ಕಾಲೇ ಪಿತರೋ ಯಾಕೂಬ್  
ಯೋಹನ್ ಆನ್ವಿಯಶ್ಚೈತೇ ತಂ ರಹಸಿ ಪಪ್ರಚ್ಛುಃ, 4 ಏತಾ ಘಟಿನಾಃ  
ಕದಾ ಭವಿಷ್ಯನ್ತಿ? ತಥೈತತ್ಪರ್ವಾಸಾಂ ಸಿದ್ಧ್ಯುಪಕ್ರಮಸ್ಯ ವಾ ಕಿಂ ಚಿಹ್ನಂ?  
ತದಸ್ಮಭ್ಯಂ ಕಥಯತು ಭವಾನ್ | 5 ತತೋ ಯಾಶುಸ್ತಾನ್  
ವಕ್ತುಮಾರೇಭೇ, ಕೋಪಿ ಯಥಾ ಯುಷ್ಮಾನ್ ನ ಭ್ರಾಮಯತಿ ತಥಾತ್ರ  
ಯೂಯಂ ಸಾವಧಾನಾ ಭವತ | 6 ಯತಃ ಖ್ರಿಷ್ಣೋಹಮಿತಿ  
ಕಥಯಿತ್ವಾ ಮಮ ನಾಮ್ನಾನೇಕೇ ಸಮಾಗತ್ಯ ಲೋಕಾನಾಂ ಭ್ರಮಂ  
ಜನಯಿಷ್ಯನ್ತಿ; 7 ಕಿನ್ತು ಯೂಯಂ ರಣಸ್ಯ ವಾರ್ತಾಂ ರಣಾಡಮ್ಬರಚ್ಛ  
ಶ್ರುತ್ವಾ ಮಾ ವ್ಯಾಕುಲಾ ಭವತ, ಘಟಿನಾ ಏತಾ ಅವಶ್ಯಮ್ನಾವಿನ್ಯಃ;  
ಕಿನ್ತ್ವಾಪಾತತೋ ನ ಯುಗಾನ್ತೋ ಭವಿಷ್ಯತಿ | 8 ದೇಶಸ್ಯ ವಿಪಕ್ಷತಯಾ  
ದೇಶೋ ರಾಜ್ಯಸ್ಯ ವಿಪಕ್ಷತಯಾ ಚ ರಾಜ್ಯಮುತ್ಥಾಸ್ಯತಿ, ತಥಾ ಸ್ಥಾನೇ  
ಸ್ಥಾನೇ ಭೂಮಿಕಮ್ಪೋ ದುರ್ಭಿಕ್ಷಂ ಮಹಾಕ್ಲೇಶಾಶ್ಚ ಸಮುಪಸ್ಥಾಸ್ಯನ್ತಿ,  
ಸರ್ವ್ವ ಏತೇ ದುಃಖಸ್ಯಾರಮ್ಭಾಃ | 9 ಕಿನ್ತು ಯೂಯಮ್ ಆತ್ಮಾರ್ಥೇ  
ಸಾವಧಾನಾಸ್ತಿಷ್ಠತ, ಯತೋ ಲೋಕಾ ರಾಜಸಭಾಯಾಂ ಯುಷ್ಮಾನ್  
ಸಮರ್ಪಯಿಷ್ಯನ್ತಿ, ತಥಾ ಭಜನಗೃಹೇ ಪ್ರಹರಿಷ್ಯನ್ತಿ; ಯೂಯಂ  
ಮದರ್ಥೇ ದೇಶಾಧಿಪಾನ್ ಭೂಪಾಂಶ್ಚ ಪ್ರತಿ ಸಾಕ್ಷ್ಯದಾನಾಯ ತೇಷಾಂ  
ಸಮ್ನುಖೇ ಉಪಸ್ಥಾಪಯಿಷ್ಯದ್ವೇ | 10 ಶೇಷೀಭವನಾತ್ ಪೂರ್ವ್ವಂ  
ಸರ್ವ್ವಾನ್ ದೇಶೀಯಾನ್ ಪ್ರತಿ ಸುಸಂವಾದಃ ಪ್ರಚಾರಯಿಷ್ಯತೇ | 11  
ಕಿನ್ತು ಯದಾ ತೇ ಯುಷ್ಮಾನ್ ಧೃತ್ವಾ ಸಮರ್ಪಯಿಷ್ಯನ್ತಿ ತದಾ  
ಯೂಯಂ ಯದ್ಯದ್ ಉತ್ತರಂ ದಾಸ್ಯಥ, ತದಗ್ರ ತಸ್ಯ ವಿವೇಚನಂ ಮಾ  
ಕುರುತ ತದರ್ಥಂ ಕಿಂಚಿದಪಿ ಮಾ ಚಿಂತಯತ ಚ, ತದಾನೀಂ ಯುಷ್ಮಾಕಂ  
ಮನಃಸು ಯದ್ಯದ್ ವಾಕ್ಯಮ್ ಉಪಸ್ಥಾಪಯಿಷ್ಯತೇ ತದೇವ ವದಿಷ್ಯಥ,  
ಯತೋ ಯೂಯಂ ನ ತದ್ವಕ್ತಾರಃ ಕಿನ್ತು ಪವಿತ್ರ ಆತ್ಮಾ ತಸ್ಯ ವಕ್ತಾ | 12  
ತದಾ ಭ್ರಾತಾ ಭ್ರಾತರಂ ಪಿತಾ ಪುತ್ರಂ ಘಾತನಾರ್ಥಂ ಪರಹಸ್ತೇಷು  
ಸಮರ್ಪಯಿಷ್ಯತೇ, ತಥಾ ಪತ್ನಾನಿ ಮಾತಾಪಿತ್ರೋರ್ ವಿಪಕ್ಷತಯಾ ತೌ  
ಘಾತಯಿಷ್ಯನ್ತಿ | 13 ಮಮ ನಾಮಹೇತೋಃ ಸರ್ವ್ವೇಷಾಂ

ಸವಿಧೇ ಯೂಯಂ ಜುಗುಪ್ಸಿತಾ ಭವಿಷ್ಯಥ, ಕಿನ್ನು ಯಃ ಕಶ್ಚಿತ್  
 ಶೇಷಪರ್ಯಂತಂ ದೈರ್ಯಮ್ ಆಲಮ್ಬಿಷ್ಯತೇ ಸಏವ ಪರಿತ್ರಾಸ್ಯತೇ | 14  
 ದಾನಿಯೇಲ್ಭವಿಷ್ಯದ್ವಾದಿನಾ ಪ್ರೋಕ್ಷಂ ಸರ್ವನಾಶಿ ಜುಗುಪ್ಸಿತಞ್ಚ ವಸ್ತು  
 ಯದಾ ತ್ವಯೋಗ್ಯಸ್ಥಾನೇ ವಿದ್ಯಮಾನಂ ದ್ರಕ್ಷಥ (ಯೋ ಜನಃ ಪಠತಿ ಸ  
 ಬುದ್ಧತಾಂ) ತದಾ ಯೇ ಯಿಹೂದೀಯದೇಶೇ ತಿಷ್ಠಂತಿ ತೇ ಮಹೀಧ್ರಂ  
 ಪ್ರತಿ ಪಲಾಯಂತಾಂ; 15 ತಥಾ ಯೋ ನರೋ ಗೃಹೋಪರಿ ತಿಷ್ಠತಿ ಸ  
 ಗೃಹಮಧ್ಯಂ ನಾವರೋಹತು, ತಥಾ ಕಿಮಪಿ ವಸ್ತು ಗ್ರಹೀತುಂ  
 ಮಧ್ಯೇಗೃಹಂ ನ ಪ್ರವಿಶತು; 16 ತಥಾ ಚ ಯೋ ನರಃ ಕ್ಷೇತ್ರೇ ತಿಷ್ಠತಿ  
 ಸೋಪಿ ಸ್ವಪಸ್ತಂ ಗ್ರಹೀತುಂ ಪರಾವೃತ್ಯ ನ ವ್ರಜತು | 17 ತದಾನೀಂ  
 ಗರ್ಭವತೀನಾಂ ಸ್ತನ್ಯದಾತ್ರಿಣಾಞ್ಚ ಯೋಷಿತಾಂ ದುರ್ಗತಿ ಭವಿಷ್ಯತಿ |  
 18 ಯುಷ್ಮಾಕಂ ಪಲಾಯನಂ ಶೀತಕಾಲೇ ಯಥಾ ನ ಭವತಿ ತದರ್ಥಂ  
 ಪ್ರಾರ್ಥಯಧ್ವಂ | 19 ಯತಸ್ತದಾ ಯಾದೃಶೀ ದುರ್ಘಟನಾ ಘಟಿಷ್ಯತೇ  
 ತಾದೃಶೀ ದುರ್ಘಟನಾ ಈಶ್ವರಸೃಷ್ಟೇಃ ಪ್ರಥಮಮಾರಭ್ಯಾದ್ಯ ಯಾವತ್  
 ಕದಾಪಿ ನ ಜಾತಾ ನ ಜನಿಷ್ಯತೇ ಚ | 20 ಅಪರಞ್ಚ ಪರಮೇಶ್ವರೋ  
 ಯದಿ ತಸ್ಯ ಸಮಯಸ್ಯ ಸಂಕ್ಷೇಪಂ ನ ಕರೋತಿ ತರ್ಹಿ ಕಸ್ಯಾಪಿ  
 ಪ್ರಾಣಭೃತೋ ರಕ್ಷಾ ಭವಿತುಂ ನ ಶಕ್ಯತಿ, ಕಿನ್ನು ಯಾನ್ ಜನಾನ್  
 ಮನೋನೀತಾನ್ ಅಕರೋತ್ ತೇಷಾಂ ಸ್ವಮನೋನೀತಾನಾಂ  
 ಹೇತೋಃ ಸ ತದನೇಹಸಂ ಸಂಕ್ಷೇಪ್ಯತಿ | 21 ಅನ್ಯಚ್ಚ ಪಶ್ಯತ  
 ಖ್ರೀಷ್ಣೋತ್ರ ಸ್ಥಾನೇ ವಾ ತತ್ರ ಸ್ಥಾನೇ ವಿದ್ಯತೇ, ತಸ್ಮಿನ್ನಾಲೇ ಯದಿ ಕಶ್ಚಿದ್  
 ಯುಷ್ಮಾನ್ ಏತಾದೃಶಂ ವಾಕ್ಯಂ ವ್ಯಾಹರತಿ, ತರ್ಹಿ ತಸ್ಮಿನ್  
 ವಾಕ್ಯೇ ಭೈವ ವಿಶ್ವಸಿತ | 22 ಯತೋನೇಕೇ ಮಿಥ್ಯಾಖ್ರೀಷ್ಟಾ  
 ಮಿಥ್ಯಾಭವಿಷ್ಯದ್ವಾದಿನಶ್ಚ ಸಮುಪಸ್ಥಾಯ ಬಹೂನಿ ಚಿಹ್ನಾನ್ಯದ್ಭುತಾನಿ  
 ಕರ್ಮಾಣಿ ಚ ದರ್ಶಯಿಷ್ಯಂತಿ; ತಥಾ ಯದಿ ಸಮ್ಭವತಿ ತರ್ಹಿ  
 ಮನೋನೀತಲೋಕಾನಾಮಪಿ ಮಿಥ್ಯಾಮತಿಂ ಜನಯಿಷ್ಯಂತಿ | 23  
 ಪಶ್ಯತ ಘಟನಾತಃ ಪೂರ್ವಂ ಸರ್ವಕಾರ್ಯಸ್ಯ ವಾರ್ತಾಂ  
 ಯುಷ್ಮಭ್ಯಮದಾಮ್, ಯೂಯಂ ಸಾವಧಾನಾಸ್ತಿಷ್ಯತ | 24 ಅಪರಞ್ಚ  
 ತಸ್ಯ ಕ್ಲೇಶಕಾಲಸ್ಯಾವ್ಯವಹಿತೇ ಪರಕಾಲೇ ಭಾಸ್ಕರಃ ಸಾನ್ಧಕಾರೋ  
 ಭವಿಷ್ಯತಿ ತಥೈವ ಚನ್ದ್ರಶ್ಚಂದ್ರಿಕಾಂ ನ ದಾಸ್ಯತಿ | 25 ನಭಃಸ್ಥಾನಿ ನಕ್ಷತ್ರಾಣಿ  
 ಪತಿಷ್ಯಂತಿ, ವ್ಯೋಮಮಣ್ಣಲಸ್ಯಾ ಗ್ರಹಾಶ್ಚ ವಿಚಲಿಷ್ಯಂತಿ | 26 ತದಾನೀಂ

ಮಹಾಪರಾಕ್ರಮೇಣ ಮಹೈಶ್ವರ್ಯೇಣ ಚ ಮೇಘಮಾರುಹ್ಯ  
ಸಮಾಯಾನ್ತಂ ಮಾನವಸುತಂ ಮಾನವಾಃ ಸಮೀಕ್ಷಿಷ್ಯಂತೇ | 27 ಅನ್ಯಚ್ಚ  
ಸ ನಿಜದೂತಾನ್ ಪ್ರಹಿತೈಃ ನಭೋಭೂಮ್ಯೋಃ ಸೀಮಾಂ ಯಾವದ್  
ಜಗತ್ಶ್ಚತುರ್ದಿಗ್ಭ್ಯಃ ಸ್ವಮನೋನೀತಲೋಕಾನ್ ಸಂಗ್ರಹೀಷ್ಯತಿ | 28  
ಉಡುಮ್ಬರತರೋ ದೃಷ್ಟಾನ್ತಂ ಶಿಕ್ಷದ್ಧಂ ಯದೋಡುಮ್ಬರಸ್ಯ ತರೋ  
ನವೀನಾಃ ಶಾಖಾ ಜಾಯಂತೇ ಪಲ್ಲವಾದೀನಿ ಚ ನಿಗಚ್ಛಂತಿ, ತದಾ  
ನಿದಾಘಕಾಲಃ ಸವಿಧೋ ಭವತೀತಿ ಯೂಯಂ ಜ್ಞಾತುಂ  
ಶಕ್ನುಧ | 29 ತದ್ವದ್ ಏತಾ ಘಟಿನಾ ದೃಷ್ಟ್ವಾ ಸ ಕಾಲೋ  
ದ್ವಾಯ್ಯುಪಸ್ಥಿತ ಇತಿ ಜಾನೀತ | 30 ಯುಷ್ಮಾನಹಂ ಯಥಾರ್ಥಂ  
ವದಾಮಿ, ಆಧುನಿಕಲೋಕಾನಾಂ ಗಮನಾತ್ ಪೂರ್ವಂ ತಾನಿ  
ಸರ್ವಾಣಿ ಘಟಿಷ್ಯಂತೇ | 31 ದ್ಯಾವಾಪೃಥಿವ್ಯೋರ್ ವಿಚಲಿತಯೋಃ  
ಸತ್ಯೋ ಮದೀಯಾ ವಾಣೀ ನ ವಿಚಲಿಷ್ಯತಿ | 32 ಅಪರಶ್ಚ  
ಸ್ವರ್ಗಸ್ವದೂತಗಣೋ ವಾ ಪುತ್ರೋ ವಾ ತಾತಾದನ್ಯಃ ಕೋಪಿ ತಂ  
ದಿವಸಂ ತಂ ದಣ್ಡಂ ವಾ ನ ಜ್ಞಾಪಯತಿ | 33 ಅತಃ ಸ ಸಮಯಃ ಕದಾ  
ಭವಿಷ್ಯತಿ, ಏತಜ್ಞಾನಾಭಾವಾದ್ ಯೂಯಂ ಸಾವಧಾನಾಸ್ತಿಷ್ಯತ,  
ಸತರ್ಕಾಶ್ಚ ಭೂತ್ವಾ ಪ್ರಾರ್ಥಯದ್ಧಂ; 34 ಯದ್ವತ್ ಕಶ್ಚಿತ್ ಪುಮಾನ್  
ಸ್ವನಿವೇಶನಾದ್ ದೂರದೇಶಂ ಪ್ರತಿ ಯಾತ್ರಾಕರಣಕಾಲೇ ದಾಸೇಷು  
ಸ್ವಕಾರ್ಯಸ್ಯ ಭಾರಮರ್ಪಯಿತ್ವಾ ಸರ್ವಾನ್ ಸ್ವೇ ಸ್ವೇ ಕರ್ಮಣಿ  
ನಿಯೋಜಯತಿ; ಅಪರಂ ದೌವಾರಿಕಂ ಜಾಗರಿತುಂ ಸಮಾದಿಶ್ಯ  
ಯಾತಿ, ತದ್ವನ್ ನರಪುತ್ರಃ | 35 ಗೃಹಪತಿಃ ಸಾಯಂಕಾಲೇ ನಿಶೀಥೇ  
ವಾ ತೃತೀಯಯಾಮೇ ವಾ ಪ್ರಾತಃಕಾಲೇ ವಾ ಕದಾಗಮಿಷ್ಯತಿ ತದ್  
ಯೂಯಂ ನ ಜಾನೀಥ; 36 ಸ ಹಠಾದಾಗತ್ಯ ಯಥಾ ಯುಷ್ಮಾನ್  
ನಿದ್ರಿತಾನ್ ನ ಪಶ್ಯತಿ, ತದರ್ಥಂ ಜಾಗರಿತಾಸ್ತಿಷ್ಯತ | 37 ಯುಷ್ಮಾನಹಂ  
ಯದ್ ವದಾಮಿ ತದೇವ ಸರ್ವಾನ್ ವದಾಮಿ, ಜಾಗರಿತಾಸ್ತಿಷ್ಯತೇತಿ |

**14** ತದಾ ನಿಸ್ತಾರೋತ್ಸವಕಿಣ್ವಹೀನಪೂಪೋತ್ಸವಯೋರಾರಮ್ಯಸ್ಯ  
ದಿನದ್ವಯೇ ಽವಶಿಷ್ಟೇ ಪ್ರಧಾನಯಾಜಕಾ ಅಧ್ಯಾಪಕಾಶ್ಚ ಕೇನಾಪಿ  
ಛಲೇನ ಯೇಶುಂ ಧರ್ತುಂ ಹನ್ತುಷ್ಚ ಮೃಗಯಾಶ್ಚಿರೇ; 2 ಕಿನ್ನು  
ಲೋಕಾನಾಂ ಕಲಹಭಯಾದೂಚಿರೇ, ನಚೋತ್ಸವಕಾಲ  
ಉಚಿತಮೇತದಿತಿ | 3 ಅನನ್ತರಂ ಬೈಧನಿಯಾಪುರೇ



ಶಿಮೋನಕುಷ್ಠಿನೋ ಗೃಹೇ ಯೋಶೌ ಭೋತ್ತುಮುಪವಿಷ್ಟೇ  
 ಸತಿ ಕಾಚಿಡ್ ಯೋಷಿತ್ ಪಾಣ್ಡರಪಾಷಾಣಸ್ಯ ಸಮ್ಪುಟಕೇನ  
 ಮಹಾಘೋತ್ತಮತೈಲಮ್ ಆನೀಯ ಸಮ್ಪುಟಕಂ ಭಂಕ್ತ್ವಾ  
 ತಸ್ಯೋತ್ತಮಾಜ್ಞೇ ತೈಲಧಾರಾಂ ಪಾತಯಾಣ್ಣಕ್ರೇ | 4 ತಸ್ಮಾತ್ ಕೇಚಿತ್  
 ಸ್ನಾನ್ತೇ ಕುಪ್ಯಂತಃ ಕಥಿತವಂಶಃ ಕುತೋಯಂ ತೈಲಾಪವ್ಯಯಃ? 5  
 ಯದ್ಯೇತತ್ ತೈಲ ವ್ಯಕ್ರೇಷ್ಯತ ತರ್ಹಿ ಮುದ್ರಾಪಾದಶತತ್ರಯಾದಪ್ಯಧಿಕಂ  
 ತಸ್ಯ ಪ್ರಾಪ್ತಮೂಲ್ಯಂ ದರಿದ್ರಲೋಕೇಭ್ಯೋ ದಾತುಮಶಕ್ಯತ,  
 ಕಥಾಮೇತಾಂ ಕಥಯಿತ್ವಾ ತಯಾ ಯೋಷಿತಾ ಸಾಕಂ  
 ವಾಚಾಯುಹ್ಯನ್ | 6 ಕಿನ್ನು ಯೀಶುರುವಾಚ, ಕುತ ಏತಸ್ಯೈ ಕೃಚ್ಛಂ  
 ದದಾಸಿ? ಮಹ್ಯಮಿಯಂ ಕರ್ಮೋತ್ತಮಂ ಕೃತವತೀ | 7 ದರಿದ್ರಾಃ  
 ಸರ್ವದಾ ಯುಷ್ಮಾಭಿಃ ಸಹ ತಿಷ್ಠಂತಿ, ತಸ್ಮಾದ್ ಯೂಯಂ ಯದೇಚ್ಛಥ  
 ತದೈವ ತಾನುಪಕರ್ತಾಂ ಶಕ್ನುಥ, ಕಿನ್ತ್ವಹಂ ಯುಭಾಭಿಃ ಸಹ ನಿರನ್ತರಂ  
 ನ ತಿಷ್ಠಾಮಿ | 8 ಅಸ್ಯಾ ಯಥಾಸಾಧ್ಯಂ ತಥೈವಾಕರೋದಿಯಂ,  
 ಶ್ಮಶಾನಯಾಪನಾತ್ ಪೂರ್ವಂ ಸಮೇತ್ಯ ಮದ್ವಪುಷಿ ತೈಲಮ್  
 ಅಮರ್ದಯತ್ | 9 ಅಹಂ ಯುಷ್ಮಭ್ಯಂ ಯಥಾರ್ಥಂ ಕಥಯಾಮಿ,  
 ಜಗತಾಂ ಮದ್ಯೇ ಯತ್ರ ಯತ್ರ ಸುಸಂವಾದೋಯಂ ಪ್ರಚಾರಯಿಷ್ಯತೇ  
 ತತ್ರ ತತ್ರ ಯೋಷಿತ ಏತಸ್ಯಾಃ ಸ್ಮರಣಾರ್ಥಂ ತತ್ಕೃತಕರ್ಮೈತತ್  
 ಪ್ರಚಾರಯಿಷ್ಯತೇ | 10 ತತಃ ಪರಂ ದ್ವಾದಶಾನಾಂ ಶಿಷ್ಯಾಣಾಮೇಕ  
 ಈಷ್ವರಿಯೋತೀಯಯಿಹೂದಾಖ್ಯೋ ಯೀಶುಂ ಪರಕರೇಷು  
 ಸಮರ್ಪಯಿತುಂ ಪ್ರಧಾನಯಾಜಕಾನಾಂ ಸಮೀಪಮಿಯಾಯ | 11  
 ತೇ ತಸ್ಯ ವಾಕ್ಯಂ ಸಮಾಕರ್ಣ್ಯ ಸನ್ತುಷ್ಟಾಃ ಸನ್ತಸ್ತಸ್ಮೈ ಮುದ್ರಾ  
 ದಾತುಂ ಪ್ರತ್ಯಜಾನತಃ; ತಸ್ಮಾತ್ ಸ ತಂ ತೇಷಾಂ ಕರೇಷು  
 ಸಮರ್ಪಣಾಯೋಪಾಯಂ ಮೃಗಯಾಮಾಸ | 12 ಅನನ್ತರಂ  
 ಕಿಣ್ವಶೂನ್ಯಪೂಪೋತ್ಸವಸ್ಯ ಪ್ರಥಮೇಽಹನಿ ನಿಸ್ತಾರೋತ್ಮವಾರ್ಥಂ  
 ಮೇಷಮಾರಣಾಸಮಯೇ ಶಿಷ್ಯಾಸ್ತಂ ಪಪ್ರಚ್ಛಃ ಕುತ್ರ ಗತ್ವಾ ವಯಂ  
 ನಿಸ್ತಾರೋತ್ಸವಸ್ಯ ಭೋಜ್ಯಮಾಸಾದಯಿಷ್ಯಾಮಃ? ಕಿಮಿಚ್ಛತಿ ಭವಾನ್?  
 13 ತದಾನೀಂ ಸ ತೇಷಾಂ ದ್ವಯಂ ಪ್ರೇರಯನ್ ಬಭಾಷೇ ಯುವಯೋಃ  
 ಪುರಮಧ್ಯಂ ಗತಯೋಃ ಸತೋ ಯೋರ್ ಜನಃ ಸಜಲಕುಮ್ಭಂ ವಹನ್  
 ಯುವಾಂ ಸಾಕ್ಷಾತ್ ಕರಿಷ್ಯತಿ ತಸ್ಯೈವ ಪಶ್ಚಾದ್ ಯಾತಂ; 14 ಸ ಯತ್

ಸದನಂ ಪ್ರವೇಕ್ಷ್ಯತಿ ತದ್ಭವನಪತಿಂ ವದತಂ, ಗುರುರಾಹ ಯತ್ರ  
 ಸಶಿಷ್ಯೋಹಂ ನಿಸ್ತಾರೋತ್ಸವೀಯಂ ಭೋಜನಂ ಕರಿಷ್ಯಾಮಿ, ಸಾ  
 ಭೋಜನಶಾಲಾ ಕುತ್ರಾಸ್ತಿ? 15 ತತಃ ಸ ಪರಿಷ್ಕೃತಾಂ ಸುಸಜ್ಜಿತಾಂ  
 ಬೃಹತೀಚಿಕ್ಷು ಯಾಂ ಶಾಲಾಂ ದರ್ಶಯಿಷ್ಯತಿ ತಸ್ಯಾಮಸ್ಮದರ್ಥಂ  
 ಭೋಜ್ಯದ್ರವ್ಯಾಣ್ಯಾಸಾದಯತಂ | 16 ತತಃ ಶಿಷ್ಯೌ ಪ್ರಸ್ಥಾಯ ಪುರಂ  
 ಪ್ರವಿಶ್ಯ ಸ ಯಥೋಕ್ತವಾನ್ ತಥೈವ ಪ್ರಾಪ್ಯ ನಿಸ್ತಾರೋತ್ಸವಸ್ಯ  
 ಭೋಜ್ಯದ್ರವ್ಯಾಣಿ ಸಮಾಸಾದಯೇತಾಮ್ | 17 ಅನಂತರಂ ಯೀಶುಃ  
 ಸಾಯಂಕಾಲೇ ದ್ವಾದಶಭಿಃ ಶಿಷ್ಯೈಃ ಸಾರ್ಧಂ ಜಗಾಮ; 18 ಸರ್ವೇಷು  
 ಭೋಜನಾಯ ಪ್ರೋಪವಿಷ್ಟೇಷು ಸ ತಾನುದಿತವಾನ್ ಯುಷ್ಮಾನಹಂ  
 ಯಥಾರ್ಥಂ ವ್ಯಾಹರಾಮಿ, ಅತ್ರ ಯುಷ್ಮಾಕಮೇಕೋ ಜನೋ ಯೋ  
 ಮಯಾ ಸಹ ಭುಂಕ್ತೇ ಮಾಂ ಪರಕೇರೇಷು ಸಮರ್ಪಯಿಷ್ಯತೇ | 19  
 ತದಾನೀಂ ತೇ ದುಃಖಿತಾಃ ಸಂತ ಏಕೈಕಶಸ್ತಂ ಪ್ರಷ್ಟುಮಾರಭವಂತಃ ಸ  
 ಕಿಮಹಂ? ಪಶ್ಚಾದ್ ಅನ್ಯ ಏಕೋಭಿದಧೇ ಸ ಕಿಮಹಂ? 20 ತತಃ ಸ  
 ಪ್ರತ್ಯವದದ್ ಏತೇಷಾಂ ದ್ವಾದಶಾನಾಂ ಯೋ ಜನೋ ಮಯಾ  
 ಸಮಂ ಭೋಜನಾಪಾತ್ರೇ ಪಾಣಿಂ ಮಜ್ಜಯಿಷ್ಯತಿ ಸ ಏವ | 21  
 ಮನುಜತನಯಮಧಿ ಯಾದೃಶಂ ಲಿಖಿತಮಾಸ್ತೇ ತದನುರೂಪಾ  
 ಗತಿಸ್ತಸ್ಯ ಭವಿಷ್ಯತಿ, ಕಿಂತು ಯೋ ಜನೋ ಮಾನವಸುತಂ  
 ಸಮರ್ಪಯಿಷ್ಯತೇ ಹಂತ ತಸ್ಯ ಜನ್ಮಾಭಾವೇ ಸತಿ ಭದ್ರಮಭವಿಷ್ಯತ್ | 22  
 ಅಪರಂ ತೇಷಾಂ ಭೋಜನಸಮಯೇ ಯೀಶುಃ ಪೂಪಂ  
 ಗೃಹೀತ್ವೇಶ್ವರಗುಣಾನ್ ಅನುಕೀರ್ತೃ ಭಜ್ತೃ ತೇಭ್ಯೋ ದತ್ತ್ವಾ  
 ಬಭಾಷೇ, ಏತದ್ ಗೃಹೀತ್ವಾ ಭುಂಕ್ಷೇದ್ಧಮ್ ಏತನ್ಮಮ ವಿಗ್ರಹರೂಪಂ |  
 23 ಅನಂತರಂ ಸ ಕಂಸಂ ಗೃಹೀತ್ವೇಶ್ವರಸ್ಯ ಗುಣಾನ್ ಕೀರ್ತಯಿತ್ವಾ  
 ತೇಭ್ಯೋ ದದೌ, ತತಸ್ತೇ ಸರ್ವೇ ಪಪುಃ | 24 ಅಪರಂ ಸ ತಾನವಾದೀದ್  
 ಬಹೂನಾಂ ನಿಮಿತ್ತಂ ಪಾತಿತಂ ಮಮ ನವೀನನಿಯಮರೂಪಂ  
 ಶೋಣಿತಮೇತತ್ | 25 ಯುಷ್ಮಾನಹಂ ಯಥಾರ್ಥಂ ವದಾಮಿ,  
 ಈಶ್ವರಸ್ಯ ರಾಜ್ಯೇ ಯಾವತ್ ಸದ್ಯೋಜಾತಂ ದ್ರಾಕ್ಷಾರಸಂ ನ ಪಾಸ್ಕಾಮಿ,  
 ತಾವದಹಂ ದ್ರಾಕ್ಷಾಫಲರಸಂ ಪುನ ನ ಪಾಸ್ಕಾಮಿ | 26 ತದನಂತರಂ  
 ತೇ ಗೀತಮೇಕಂ ಸಂಗೀಯ ಬಹಿ ಜೈತುನಂ ಶಿಖರಿಣಂ ಯಯುಃ 27  
 ಅಥ ಯೀಶುಸ್ತಾನುವಾಚ ನಿಶಾಯಾಮಸ್ಯಾಂ ಮಯಿ ಯುಷ್ಮಾಕಂ

ಸರ್ವೇಷಾಂ ಪ್ರತ್ಯೂಹೋ ಭವಿಷ್ಯತಿ ಯತೋ ಲಿಖಿತಮಾಸ್ತೇ ಯಥಾ,  
 ಮೇಷಾಣಾಂ ರಕ್ಷಕಇಕ್ಷಾಹಂ ಪ್ರಹರಿಷ್ಯಾಮಿ ವೈ ತತಃ | ಮೇಷಾಣಾಂ  
 ನಿವಹೋ ನೂನಂ ಪ್ರವಿಕೀರ್ಣೋ ಭವಿಷ್ಯತಿ | 28 ಕನ್ನು ಮದುತ್ಥಾನೇ  
 ಜಾತೇ ಯುಷ್ಮಾಕಮಗ್ರೇಹಂ ಗಾಲೀಲಂ ವ್ರಜಿಷ್ಯಾಮಿ | 29 ತದಾ  
 ಪಿತರಃ ಪ್ರತಿಬಭಾಷೇ, ಯದ್ಯಪಿ ಸರ್ವೇಷಾಂ ಪ್ರತ್ಯೂಹೋ ಭವತಿ  
 ತಥಾಪಿ ಮಮ ನೈವ ಭವಿಷ್ಯತಿ | 30 ತತೋ ಯೀಶುರುಕ್ತಾವಾನ್  
 ಅಹಂ ತುಭ್ಯಂ ತಥ್ಯಂ ಕಥಯಾಮಿ, ಕ್ಷಣಾದಾಯಾಮದ್ಯ  
 ಕುಕ್ಕುಟಸ್ಯ ದ್ವಿತೀಯವಾರರವಣಾತ್ ಪೂರ್ವ್ವಂ ತ್ವಂ ವಾರತ್ರಯಂ  
 ಮಾಮಪಹ್ನೋಷ್ಯಸೇ | 31 ಕಿನ್ನು ಸ ಗಾಢಂ ವ್ಯಾಹರದ್  
 ಯದ್ಯಪಿ ತ್ವಯಾ ಸಾರ್ಧಂ ಮಮ ಪ್ರಾಣೋ ಯಾತಿ ತಥಾಪಿ  
 ಕಥಮಪಿ ತ್ವಾಂ ನಾಪಹ್ನೋಷ್ಯೇ; ಸರ್ವೇಷುಪೀತರೇ ತಥೈವ  
 ಬಭಾಷಿರೇ | 32 ಅಪರಂಶ್ಚ ತೇಷು ಗೇತ್ಯಿಮಾನೀನಾಮಕಂ ಸ್ಥಾನ  
 ಗತೇಷು ಸ ಶಿಷ್ಯಾನ್ ಜಗಾದ, ಯಾವದಹಂ ಪ್ರಾರ್ಥಯೇ  
 ತಾವದತ್ರ ಸ್ಥಾನೇ ಯೂಯಂ ಸಮುಪವಿಶತ | 33 ಅಥ ಸ  
 ಪಿತರಂ ಯಾಕೂಬಂ ಯೋಹನಂಶ್ಚ ಗೃಹೀತ್ವಾ ವವ್ರಾಜ;  
 ಅತ್ಯಂತಂ ತ್ರಾಸಿತೋ ವ್ಯಾಕುಲಿತಶ್ಚ ತೇಭ್ಯಃ ಕಥಯಾಮಾಸ, 34  
 ನಿಧನಕಾಲವತ್ ಪ್ರಾಣೋ ಮೇಽತೀವ ದಃಖಮೇತಿ, ಯೂಯಂ  
 ಜಾಗ್ರತೋತ್ರ ಸ್ಥಾನೇ ತಿಷ್ಠತ | 35 ತತಃ ಸ ಕಿಂಚಿದ್ಧೂರಂ ಗತ್ವಾ  
 ಭೂಮಾವಧೋಮುಖಃ ಪತಿತ್ವಾ ಪ್ರಾರ್ಥಿತವಾನೇತತ್, ಯದಿ  
 ಭವಿತುಂ ಶಕ್ಯಂ ತರ್ಹಿ ದುಃಖಸಮಯೋಯಂ ಮತ್ತೋ  
 ದೂರೀಭವತು | 36 ಅಪರಮುದಿತವಾನ್ ಹೇ ಪಿತ ಹೇ ಪಿತಃ  
 ಸರ್ವೇಷು ತ್ವಯಾ ಸಾರ್ಧಂ, ತತೋ ಹೇತೋರಿಮಂ ಕಂಸಂ ಮತ್ತೋ  
 ದೂರೀಕುರು, ಕಿನ್ನು ತನ್ ಮಮೇಚ್ಛಾತೋ ನ ತವೇಚ್ಛಾತೋ ಭವತು |  
 37 ತತಃ ಪರಂ ಸ ಏತ್ಯ ತಾನ್ ನಿದ್ರಿತಾನ್ ನಿರೀಕ್ಷ್ಯ ಪಿತರಂ ಪ್ರೋವಾಚ,  
 ಶಿಮೋನ್ ತ್ವಂ ಕಿಂ ನಿದ್ರಾಸಿ? ಘಟಿಕಾಮೇಕಾಮ್ ಅಪಿ ಜಾಗರಿತುಂ ನ  
 ಶಕ್ನೋಷಿ? 38 ಪರೀಕ್ಷಾಯಾಂ ಯಥಾ ನ ಪತಥ ತದರ್ಥಂ ಸಚೇತನಾಃ  
 ಸನ್ತಃ ಪ್ರಾರ್ಥಯದ್ಧಂ; ಮನ ಉದ್ಯುಕ್ತಮಿತಿ ಸತ್ಯಂ ಕಿನ್ನು ವಪುರಶಕ್ತಿಕಂ |  
 39 ಅಥ ಸ ಪುನರ್ವ್ರಜಿತ್ವಾ ಪೂರ್ವ್ವವತ್ ಪ್ರಾರ್ಥಯಾಂಶ್ಚಕ್ರೇ | 40  
 ಪರಾವೃತ್ಯಾಗತ್ಯ ಪುನರಪಿ ತಾನ್ ನಿದ್ರಿತಾನ್ ದದರ್ಶ ತದಾ ತೇಷಾಂ

ಲೋಚನಾನಿ ನಿದ್ರಯಾ ಪೂರ್ಣಾನಿ, ತಸ್ಮಾತ್ತಸ್ಮೈ ಕಾ ಕಥಾ  
ಕಥಯಿತವ್ಯಾ ತ ಏತದ್ ಬೋದ್ಧಂ ನ ಶೇಕುಃ | 41 ತತಃಪರಂ  
ತೃತೀಯವಾರಂ ಆಗತ್ಯ ತೇಭ್ಯೋಽಕಥಯದ್ ಇದಾನೀಮಪಿ ಶಯಿತ್ವಾ  
ವಿಶ್ರಾಮ್ಯಥ? ಯಥೇಷ್ಟಂ ಜಾತಂ, ಸಮಯಶ್ನೋಪಸ್ಥಿತಃ ಪಶ್ಯತ  
ಮಾನವತನಯಃ ಪಾಪಿಲೋಕಾನಾಂ ಪಾಣಿಷು ಸಮರ್ಪ್ಯತೇ | 42  
ಉತ್ತಿಷ್ಠತ, ವಯಂ ವ್ರಜಾಮೋ ಯೋ ಜನೋ ಮಾಂ ಪರಪಾಣಿಷು  
ಸಮರ್ಪಯಿಷ್ಯತೇ ಪಶ್ಯತ ಸ ಸಮೀಪಮಾಯಾತಃ | 43 ಇಮಾಂ  
ಕಥಾಂ ಕಥಯತಿ ಸ, ಏತರ್ಹಿದ್ವಾದಶಾನಾಮೇಕೋ ಯಿಹೂದಾ  
ನಾಮಾ ಶಿಷ್ಯಃ ಪ್ರಧಾನಯಾಜಕಾನಾಮ್ ಉಪಾಧ್ಯಾಯಾನಾಂ  
ಪ್ರಾಚೀನಲೋಕಾನಾಂ ಸನ್ನಿಧೇಃ ಖಚ್ಚಲಗುಡಧಾರಿಣೋ  
ಬಹುಲೋಕಾನ್ ಗೃಹೀತ್ವಾ ತಸ್ಯ ಸಮೀಪ ಉಪಸ್ಥಿತವಾನ್ | 44  
ಅಪರಇಶ್ಚಾಸೌ ಪರಪಾಣಿಷು ಸಮರ್ಪಯಿತಾ ಪೂರ್ವಮಿತಿ ಸಚ್ಚೇತಂ  
ಕೃತವಾನ್ ಯಮಹಂ ಚುಮ್ಬಿಷ್ಯಾಮಿ ಸ ಏವಾಸೌ ತಮೇವ ಧೃತ್ವಾ  
ಸಾವಧಾನಂ ನಯತ | 45 ಅತೋ ಹೇತೋಃ ಸ ಆಗತ್ಯೈವ  
ಯೋಶೋಃ ಸವಿಧಂ ಗತ್ವಾ ಹೇ ಗುರೋ ಹೇ ಗುರೋ, ಇತ್ಯುಕ್ತ್ವಾ ತಂ  
ಚುಚುಮ್ಬ | 46 ತದಾ ತೇ ತದುಪರಿ ಪಾಣೀನರ್ಪಯಿತ್ವಾ ತಂ ದಧ್ನುಃ |  
47 ತತಸ್ತಸ್ಯ ಪಾರ್ಶ್ವಸ್ಥಾನಾಂ ಲೋಕಾನಾಮೇಕಃ ಖಚ್ಚಂ ನಿಷ್ಕೋಷಯನ್  
ಮಹಾಯಾಜಕಸ್ಯ ದಾಸಮೇಕಂ ಪ್ರಹೃತ್ಯ ತಸ್ಯ ಕರ್ಣಂ ಚಿಚ್ಛೇದ | 48  
ಪಶ್ಚಾದ್ ಯೀಶುಸ್ತಾನ್ ವ್ಯಾಜಹಾರ ಖಚ್ಚಾನ್ ಲಗುಡಾಂಶ್ಚ ಗೃಹೀತ್ವಾ  
ಮಾಂ ಕಿಂ ಚೌರಂ ಧರ್ತಾಂ ಸಮಾಯಾತಾಃ? 49 ಮಧ್ಯೇಮಂದಿರಂ  
ಸಮುಪದಿಶನ್ ಪ್ರತ್ಯಹಂ ಯುಷ್ಮಾಭಿಃ ಸಹ ಸ್ಥಿತವಾನತಹಂ, ತಸ್ಮಿನ್  
ಕಾಲೇ ಯೂಯಂ ಮಾಂ ನಾದೀಧರತ, ಕಿನ್ತ್ವನೇನ ಶಾಸ್ತ್ರೀಯಂ  
ವಚನಂ ಸೇಧನೀಯಂ | 50 ತದಾ ಸರ್ವೇ ಶಿಷ್ಯಾಸ್ತಂ ಪರಿತ್ಯಜ್ಯ  
ಪಲಾಯಾಚ್ಚಕ್ರೀ | 51 ಅಥೈಕೋ ಯುವಾ ಮಾನವೋ ನಗ್ನಕಾಯೇ  
ವಸ್ತ್ರಮೇಕಂ ನಿಧಾಯ ತಸ್ಯ ಪಶ್ಚಾದ್ ವ್ರಜನ್ ಯುವಲೋಕೈರ್ಧೃತೋ  
52 ವಸ್ತ್ರಂ ವಿಹಾಯ ನಗ್ನಃ ಪಲಾಯಾಚ್ಚಕ್ರೇ | 53 ಅಪರಇಶ್ಚ ಯಸ್ಮಿನ್  
ಸ್ಥಾನೇ ಪ್ರಧಾನಯಾಜಕಾ ಉಪಾಧ್ಯಾಯಾಃ ಪ್ರಾಚೀನಲೋಕಾಶ್ಚ  
ಮಹಾಯಾಜಕೇನ ಸಹ ಸದಸಿ ಸ್ಥಿತಾಸ್ತಸ್ಮಿನ್ ಸ್ಥಾನೇ ಮಹಾಯಾಜಕಸ್ಯ  
ಸಮೀಪಂ ಯೀಶುಂ ನಿನ್ಯುಃ | 54 ಪಿತರೋ ದೂರೇ ತತ್ಪಶ್ಚಾದ್ ಇತ್ವಾ

ಮಹಾಯಾಜಕಸ್ಯಾಟ್ಪಲಿಕಾಂ ಪ್ರವಿಶ್ಯ ಕಿಜ್ಜರೈಃ ಸಹೋಪವಿಶ್ಯ  
 ವಹ್ನಿತಾಪಂ ಜಗ್ರಾಹ | 55 ತದಾನೀಂ ಪ್ರಧಾನಯಾಜಕಾ  
 ಮನ್ರಿಣಶ್ಚ ಯೀಶುಂ ಘಾತಯಿತುಂ ತತ್ರಾತಿಕೂಲೈನ ಸಾಕ್ಷಿಣೋ  
 ಮೃಗಯಾಞ್ಚಕ್ರೀ, ಕಿನ್ನು ನ ಪ್ರಾಪ್ತಾಃ | 56 ಅನೇಕೈಸ್ತದ್ವಿರುದ್ಧಂ  
 ಮೃಷಾಸಾಕ್ಷ್ಯೇ ದತ್ತೇಪಿ ತೇಷಾಂ ವಾಕ್ಯಾನಿ ನ ಸಮಗಚ್ಛಂತ | 57  
 ಸರ್ವಶೇಷೇ ಕಿಯನ್ತ ಉತ್ಥಾಯ ತಸ್ಯ ಪ್ರಾತಿಕೂಲೈನ ಮೃಷಾಸಾಕ್ಷ್ಯಂ  
 ದತ್ತ್ವಾ ಕಥಯಾಮಾಸುಃ, 58 ಇದಂ ಕರಕೃತಮನ್ದಿರಂ ವಿನಾಶ್ಯ  
 ದಿನತ್ರಯಮಧ್ಯೇ ಪುನರಪರಮ್ ಅಕರಕೃತಂ ಮನ್ದಿರಂ  
 ನಿರ್ಮಾಸ್ಯಾಮಿ, ಇತಿ ವಾಕ್ಯಮ್ ಅಸ್ಯ ಮುಖಾತ್ ಶ್ರುತಮಸ್ಮಾಭಿರಿತಿ |  
 59 ಕಿನ್ನು ತತ್ರಾಪಿ ತೇಷಾಂ ಸಾಕ್ಷ್ಯಕಥಾ ನ ಸಜ್ಞಾತಾಃ | 60 ಅಥ  
 ಮಹಾಯಾಜಕೋ ಮಧ್ಯೇಸಭಮ್ ಉತ್ಥಾಯ ಯೀಶುಂ ವ್ಯಾಜಹಾರ,  
 ಏತೇ ಜನಾಸ್ವಯಿ ಯತ್ ಸಾಕ್ಷ್ಯಮದುಃ ತ್ವಮೇತಸ್ಯ ಕಿಮಪ್ಯುತ್ತರಂ ಕಿಂ  
 ನ ದಾಸ್ಯಸಿ? 61 ಕಿನ್ನು ಸ ಕಿಮಪ್ಯುತ್ತರಂ ನ ದತ್ತಾ ಮೌನೀಭೂಯ ತಸ್ಯಾಃ  
 ತತೋ ಮಹಾಯಾಜಕಃ ಪುನರಪಿ ತಂ ಪೃಷ್ಟ್ವಾವಾನ್ ತ್ವಂ  
 ಸಚ್ಚಿದಾನಂದಸ್ಯ ತನಯೋ ಽಭಿಷಿಕ್ತಸ್ತತಾ? 62 ತದಾ ಯೀಶುಸ್ತಂ  
 ಪ್ರೋವಾಚ ಭವಾಮೃಹಮ್ ಯೂಯಞ್ಚ ಸರ್ವಶಕ್ತಿಮತೋ  
 ದಕ್ಷಿಣಪಾರ್ಶ್ವೇ ಸಮುಪವಿಶನ್ತಂ ಮೇಘ ಮಾರುಹ್ಯ ಸಮಾಯಾನ್ತಞ್ಚ  
 ಮನುಷ್ಯಪುತ್ರಂ ಸನ್ತಕ್ಷ್ಯಥ | 63 ತದಾ ಮಹಾಯಾಜಕಃ ಸ್ವಂ ವಮನಂ  
 ಛಿತ್ವಾ ವ್ಯಾವಹರತ್ 64 ಕಿಮಸ್ಮಾಕಂ ಸಾಕ್ಷಿಭಿಃ ಪ್ರಯೋಜನಮ್?  
 ಈಶ್ವರನಿನ್ನಾವಾಕ್ಯಂ ಯುಷ್ಮಾಭಿರಶ್ರಾವಿ ಕಿಂ ವಿಚಾರಯಥ?  
 ತದಾನೀಂ ಸರ್ವೇ ಜಗದುರಯಂ ನಿಧನದಣ್ಣಮರ್ಹತಿ | 65  
 ತತಃ ಕಶ್ಚಿತ್ ಕಶ್ಚಿತ್ ತದ್ವಪುಷಿ ನಿಷ್ಕೀವಂ ನಿಚಿಕ್ಷೇಪ ತಥಾ  
 ತನ್ಮುಖಮಾಚ್ಛಾದ್ಯ ಚಪೇಟೇನ ಹತ್ವಾ ಗದಿತವಾನ್ ಗಣಯಿತ್ವಾ  
 ವದ, ಅನುಚರಾಶ್ಚ ಚಪೇಟೈಸ್ತಮಾಜಘ್ನುಃ 66 ತತಃ ಪರಂ  
 ಪಿತರೇಽಟ್ಪಲಿಕಾಧಃಕೋಷ್ಠೇ ತಿಷ್ಠತಿ ಮಹಾಯಾಜಕಸ್ಯೈಕಾ ದಾಸೀ  
 ಸಮೇತ್ಯ 67 ತಂ ವಿಹ್ನಿತಾಪಂ ಗೃಹ್ಣಂತಂ ವಿಲೋಕ್ಯ ತಂ ಸುನಿರೀಕ್ಷ್ಯ  
 ಬಭಾಷೇ ತ್ವಮನಿ ನಾಸರತೀಯಯೀಶೋಃ ಸಜ್ಞಿನಾಮ್ ಏಕೋ ಜನ  
 ಅಸೀಃ | 68 ಕಿನ್ನು ಸೋಪಹ್ಮತ್ಯ ಜಗಾದ ತಮಹಂ ನ ವದ್ಮಿ ತ್ವಂ ಯತ್  
 ಕಥಯಾಮಿ ತದಪ್ಯಹಂ ನ ಬುದ್ಧ್ಯೇ | ತದಾನೀಂ ಪಿತರೇ ಚತ್ವರಂ

ಗತವತಿ ಕುಕ್ಕುಟೋ ರುರಾವ | 69 ಅಥಾನ್ಯಾ ದಾಸೀ ಪಿತರಂ ದೃಷ್ಟ್ವಾ  
ಸಮೀಪಸ್ಥಾನ್ ಜನಾನ್ ಜಗಾದ ಅಯಂ ತೇಷಾಮೇಕೋ ಜನಃ | 70  
ತತಃ ಸ ದ್ವಿತೀಯವಾರಮ್ ಅಪಹ್ನುತವಾನ್ ಪಶ್ಚಾತ್ ತತ್ರಸ್ಥಾ ಲೋಕಾಃ  
ಪಿತರಂ ಪ್ರೋಚುಸ್ವ ಮವಶ್ಯಂ ತೇಷಾಮೇಕೋ ಜನಃ ಯತಸ್ತ್ವಂ  
ಗಾಲೀಲೀಯೋ ನರ ಇತಿ ತವೋಚ್ಚಾರಣಂ ಪ್ರಕಾಶಯತಿ | 71 ತದಾ ಸ  
ಶಪಥಾಭಿಶಾಪೌ ಕೃತ್ವಾ ಪ್ರೋವಾಚ ಯೂಯಂ ಕಥಾಂ ಕಥಯಥ ತಂ  
ನರಂ ನ ಜಾನೇಹಂ | 72 ತದಾನೀಂ ದ್ವಿತೀಯವಾರಂ ಕುಕ್ಕುಟೋ  
ಽರಾವೀತ್ | ಕುಕ್ಕುಟಸ್ಯ ದ್ವಿತೀಯರವಾತ್ ಪೂರ್ವ್ವಂ ತ್ವಂ ಮಾಂ  
ವಾರತ್ರಯಮ್ ಅಪಹ್ನೋಷ್ಯಸಿ, ಇತಿ ಯದ್ವಾಕ್ಯಂ ಯೀಶುನಾ  
ಸಮುದಿತಂ ತತ್ ತದಾ ಸಂಸ್ಕೃತ್ಯ ಪಿತರೋ ರೋದಿತುಮ್ ಆರಭತ |

**15** ಅಥ ಪ್ರಭಾತೇ ಸತಿ ಪ್ರಧಾನಯಾಜಕಾಃ ಪ್ರಾಞ್ಣ ಉಪಾಧ್ಯಾಯಾಃ  
ಸರ್ವೇ ಮನ್ರಿಣಶ್ಚ ಸಭಾಂ ಕೃತ್ವಾ ಯೀಶುಂ ಬನ್ಧಯಿತ್ವ ಪೀಲಾತಾಖ್ಯಸ್ಯ  
ದೇಶಾಧಿಪತೇಃ ಸವಿಧಂ ನೀತ್ವಾ ಸಮರ್ಪಯಾಮಾಸುಃ | 2 ತದಾ  
ಪೀಲಾತಸ್ತಂ ಪೃಷ್ಠವಾನ್ ತ್ವಂ ಕಿಂ ಯಿಹೂದೀಯಲೋಕಾನಾಂ ರಾಜಾ?  
ತತಃ ಸ ಪ್ರತ್ಯುಕ್ತವಾನ್ ಸತ್ಯಂ ವದಸಿ | 3 ಅಪರಂ ಪ್ರಧಾನಯಾಜಕಾಸ್ತಸ್ಯ  
ಬಹುಷು ವಾಕ್ಯೇಷು ದೋಷಮಾರೋಪಯಾಞ್ಣಕ್ರುಃ ಕಿನ್ನು ಸ ಕಿಮಪಿ  
ನ ಪ್ರತ್ಯುವಾಚ | 4 ತದಾನೀಂ ಪೀಲಾತಸ್ತಂ ಪುನಃ ಪಪ್ರಚ್ಛ ತ್ವಂ  
ಕಿಂ ನೋತ್ತರಯಸಿ? ಪಶ್ಯಂತೇ ತ್ವದ್ವಿರುದ್ಧಂ ಕತಿಷು ಸಾಧ್ಯೇಷು  
ಸಾಕ್ಷಂ ದದತಿ | 5 ಕನ್ನು ಯೀಶುಸ್ತದಾಪಿ ನೋತ್ತರಂ ದದೌ ತತಃ  
ಪೀಲಾತ ಆಶ್ಚರ್ಯಂ ಜಗಾಮ | 6 ಅಪರಞ್ಣ ಕಾರಾಬದ್ಧೇ ಕಸ್ತಿಂಶ್ಚಿತ್  
ಜನೇ ತನ್ಮಹೋತ್ಸವಕಾಲೇ ಲೋಕೈರ್ಯಾಚಿತೇ ದೇಶಾಧಿಪತಿಸ್ತಂ  
ಮೋಚಯತಿ | 7 ಯೇ ಚ ಪೂರ್ವ್ವಮುಪಪ್ಲವಮಕಾರ್ಷುರುಪಪ್ಲವೇ  
ವಧಮಪಿ ಕೃತವನ್ತಸ್ತೇಷಾಂ ಮಧ್ಯೇ ತದಾನೋಂ ಬರಬ್ಬಾನಾಮಕ  
ಏಕೋ ಬದ್ಧ ಆಸೀತ್ | 8 ಅತೋ ಹೇತೋಃ ಪೂರ್ವ್ವಾಪರೀಯಾಂ  
ರೀತಿಕಥಾಂ ಕಥಯಿತ್ವಾ ಲೋಕಾ ಉಚ್ಚೈರುವನ್ತಃ ಪೀಲಾತಸ್ಯ ಸಮಕ್ಷಂ  
ನಿವೇದಯಾಮಾಸುಃ | 9 ತದಾ ಪೀಲಾತಸ್ತಾನಾಚಖ್ಯೌ ತರ್ಹಿ ಕಿಂ  
ಯಿಹೂದೀಯಾನಾಂ ರಾಜಾನಂ ಮೋಚಯಿಷ್ಯಾಮಿ? ಯುಷ್ಮಾಭಿಃ  
ಕಿಮಿಷ್ಯತೇ? 10 ಯತಃ ಪ್ರಧಾನಯಾಜಕಾ ಈರ್ಷ್ಯಾತ ಏವ ಯೀಶುಂ  
ಸಮಾರ್ಪಯನ್ನಿತಿ ಸ ವಿವೇದ | 11 ಕಿನ್ನು ಯಥಾ ಬರಬ್ಬಾಂ

ಮೋಚಯತಿ ತಥಾ ಪ್ರಾರ್ಥಯಿತುಂ ಪ್ರಧಾನಯಾಜಕಾ ಲೋಕಾನ್  
 ಪ್ರವರ್ತಯಾಮಾಸುಃ | 12 ಅಥ ಪೀಲಾತಃ ಪುನಃ ಪೃಷ್ಠವಾನ್  
 ತರ್ಹಿ ಯಂ ಯಿಹೂದೀಯಾನಾಂ ರಾಜೇತಿ ವದಥ ತಸ್ಯ ಕಿಂ  
 ಕರಿಷ್ಯಾಮಿ ಯುಷ್ಮಾಭಿಃ ಕಿಮಿಷ್ಯತೇ? 13 ತದಾ ತೇ ಪುನರಪಿ  
 ಪ್ರೋಚ್ಛೈಃ ಪ್ರೋಚುಸ್ತಂ ಕ್ರುಶೇ ವೇಧಯ | 14 ತಸ್ಮಾತ್ ಪೀಲಾತಃ  
 ಕಥಿತವಾನ್ ಕುತಃ? ಸ ಕಿಂ ಕುಕರ್ಮ ಕೃತವಾನ್? ಕಿನ್ನು ತೇ  
 ಪುನಶ್ಚ ರುವನ್ನೋ ವ್ಯಾಜಹುಸ್ತಂ ಕ್ರುಶೇ ವೇಧಯ | 15 ತದಾ  
 ಪೀಲಾತಃ ಸರ್ವ್ವಾಲ್ಲೋಕಾನ್ ತೋಷಯಿತುಮಿಚ್ಛನ್ ಬರಬ್ಬಾಂ  
 ಮೋಚಯಿತ್ವಾ ಯೀಶುಂ ಕಶಾಭಿಃ ಪ್ರಹೃತ್ಯ ಕ್ರುಶೇ ವೇದ್ಧಂ ತಂ  
 ಸಮರ್ಪಯಾಂಭೂವ | 16 ಅನನ್ತರಂ ಸೈನ್ಯಗಣೋಽಟ್ಟುಲಿಕಾಮ್  
 ಅರ್ಥಾದ್ ಅಧಿಪತೇ ಗೃಹಂ ಯೀಶುಂ ನೀತ್ವಾ ಸೇನಾನಿವಹಂ  
 ಸಮಾಹುಯತ್ | 17 ಪಶ್ಚಾತ್ ತೇ ತಂ ಧೂಮಲವರ್ಣವಸ್ತ್ರಂ  
 ಪರಿಧಾಪ್ಯ ಕಣ್ಣಕಮುಕುಟಂ ರಚಯಿತ್ವಾ ಶಿರಸಿ ಸಮಾರೋಪ್ಯ 18  
 ಹೇ ಯಿಹೂದೀಯಾನಾಂ ರಾಜನ್ ನಮಸ್ಕಾರ ಇತ್ಯುಕ್ತ್ವಾ ತಂ  
 ನಮಸ್ಕರ್ತುಮಾರೇಭಿರೇ | 19 ತಸ್ಯೋತ್ತಮಾಜ್ಞೇ ವೇತ್ರಾಘಾತಂ  
 ಚಕ್ರುಸ್ತದ್ಗತ್ತೇ ನಿಷ್ಠೀವಿಷ್ಣು ನಿಚಿಕ್ಷಿಪುಃ, ತಥಾ ತಸ್ಯ ಸಮುಖೀ  
 ಜಾನುಪಾತಂ ಪ್ರಣೋಮುಃ 20 ಇತ್ಥಮುಪಹಸ್ಯ ಧೂಮ್ರವರ್ಣವಸ್ತ್ರಮ್  
 ಉತ್ತಾರ್ಯ ತಸ್ಯ ವಸ್ತ್ರಂ ತಂ ಪರ್ಯಧಾಪಯನ್ ಕ್ರುಶೇ ವೇದ್ಧಂ  
 ಬಹಿರ್ನಿನ್ಯಶ್ಚ | 21 ತತಃ ಪರಂ ಸೇಕನ್ದರಸ್ಯ ರುಘಸ್ಯ ಚ ಪಿತಾ  
 ಶಿಮೋನ್ನಾಮಾ ಕುರೀಣೀಯಲೋಕ ಏಕಃ ಕುತಶ್ಚಿದ್ ಗ್ರಾಮಾದೇತ್ಯ  
 ಪಥಿ ಯಾತಿ ತಂ ತೇ ಯೀಶೋಃ ಕ್ರುಶಂ ವೋಡುಂ ಬಲಾದ್  
 ದಧ್ನುಃ | 22 ಅಥ ಗುಲ್ಲಾ ಅರ್ಥಾತ್ ಶಿರಃಕಪಾಲನಾಮಕಂ  
 ಸ್ಥಾನಂ ಯೀಶುಮಾನೀಯ 23 ತೇ ಗನ್ಧರಸಮಿಶ್ರಿತಂ ದ್ರಾಕ್ಷಾರಸಂ  
 ಪಾತುಂ ತಸ್ಮೈ ದದುಃ ಕಿನ್ನು ಸ ನ ಜಗ್ರಾಹ | 24 ತಸ್ಮಿನ್ ಕ್ರುಶೇ  
 ವಿದ್ಧೇ ಸತಿ ತೇಷಾಮೇಕೈಕಶಃ ಕಿಂ ಪ್ರಾಪ್ಸ್ಯತೀತಿ ನಿರ್ಣಯಾಯ  
 25 ತಸ್ಯ ಪರಿಧೇಯಾನಾಂ ವಿಭಾಗಾರ್ಥಂ ಗುಟಿಕಾಪಾತಂ ಚಕ್ರುಃ |  
 26 ಅಪರಮ್ ಏಷ ಯಿಹೂದೀಯಾನಾಂ ರಾಜೇತಿ ಲಿಖಿತಂ  
 ದೋಷಪತ್ರಂ ತಸ್ಯ ಶಿರೂದ್ವಾರಮ್ ಆರೋಪಯಾಂಭುಃ | 27  
 ತಸ್ಯ ವಾಮದಕ್ಷಿಣಯೋ ದ್ವೌರ್ ಚೌರೌ ಕ್ರುಶಯೋ ವಿವಿಧಾತೇ |

28 ತೇನೈವ "ಅಪರಾಧಿಜನ್ಯಃ ಸಾರ್ಧಂ ಸ ಗಣಿತೋ ಭವಿಷ್ಯತಿ,"  
 ಇತಿ ಶಾಸ್ತ್ರೋಕ್ತಂ ವಚನಂ ಸಿದ್ಧಮಭೂತ | 29 ಅನನ್ತರಂ ಮಾರ್ಗೇ  
 ಯೇ ಯೇ ಲೋಕಾ ಗಮನಾಗಮನೇ ಚಕ್ರುಸ್ತೇ ಸರ್ವಃ ಏವ  
 ಶಿರಾಂಸ್ಯಾನ್ದೋಲ್ಮ ನಿಂದನ್ದೋ ಜಗದುಃ, ರೇ ಮಂದಿರನಾಶಕ ರೇ  
 ದಿನತ್ರಯಮಧ್ಯೇ ತನ್ನಿರ್ಮಾಯಕ, 30 ಅಧುನಾತ್ಮಾನಮ್ ಅವಿತ್ವಾ  
 ಕ್ರುಶಾದವರೋಹ | 31 ಕಿಂಚ ಪ್ರಧಾನಯಾಜಕಾ ಅಧ್ಯಾಪಕಾಶ್ಚ  
 ತದ್ವತ್ ತಿರಸ್ಕೃತ್ಯ ಪರಸ್ಪರಂ ಚಚಕ್ಷಿರೇ ಏಷ ಪರಾನಾವತ್ ಕಿನ್ನು  
 ಸ್ವಮವಿತುಂ ನ ಶಕ್ನೋತಿ | 32 ಯದೀಸ್ರಾಯೇಲೋ ರಾಜಾಭಿಷಿಕ್ತಸ್ತಾತಾ  
 ಭವತಿ ತರ್ಹ್ಯಧುನೈನ ಕ್ರುಶಾದವರೋಹತು ವಯಂ ತದ್ ದೃಷ್ಟ್ವಾ  
 ವಿಶ್ವಸಿಷ್ಯಾಮಃ; ಕಿಂಚ ಯೌ ಲೋಕೌ ತೇನ ಸಾರ್ಧಂ ಕ್ರುಶೇ ವಿಧೈತಾಂ  
 ತಾವಪಿ ತಂ ನಿರ್ಭರ್ತ್ಸಯಾಮಾಸತುಃ | 33 ಅಥ ದ್ವಿತೀಯಯಾಮಾತ್  
 ತೃತೀಯಯಾಮಂ ಯಾವತ್ ಸರ್ವೋ ದೇಶಃ ಸಾನ್ಧಕಾರೋಭೂತ್ |  
 34 ತತಸ್ತೃತೀಯಪ್ರಹರೇ ಯೀಶುರುಚ್ಚೈರವದತ್ ಏಲೀ ಏಲೀ ಲಾಮಾ  
 ಶಿವಕ್ತನೀ ಅರ್ಥಾದ್ "ಹೇ ಮದೀಶ ಮದೀಶ ತ್ವಂ ಪರ್ಯತ್ಯಾಕ್ಷೀಃ  
 ಕುತೋ ಹಿ ಮಾಂ?" 35 ತದಾ ಸಮೀಪಸ್ಥಲೋಕಾನಾಂ ಕೇಚಿತ್  
 ತದ್ವಾಕ್ಯಂ ನಿಶಮ್ಯಾಚಮ್ನುಃ ಪಶ್ಯೆಷ ಏಲಿಯಮ್ ಆಹೂಯತಿ | 36  
 ತತ ಏಕೋ ಜನೋ ಧಾವಿತ್ವಾಗತ್ಯ ಸ್ಪೃಷ್ಣೇ ವಿಮ್ಲರಸಂ ಪೂರಯಿತ್ವಾ  
 ತಂ ನಡಾಗ್ರೇ ನಿಧಾಯ ಪಾತುಂ ತಸ್ಮೈ ದತ್ತಾವದತ್ ತಿಷ್ಠ ಏಲಿಯ  
 ಏನಮವರೋಹಯಿತುಮ್ ಏತಿ ನ ವೇತಿ ಪಶ್ಯಾಮಿ | 37 ಅಥ  
 ಯೀಶುರುಚ್ಚೈಃ ಸಮಾಹೂಯ ಪ್ರಾಣಾನ್ ಜಹೌ | 38 ತದಾ ಮಂದಿರಸ್ಯ  
 ಜವನಿಕೋದ್ವಾರದಧಃರ್ಯುನ್ತಾ ವಿದೀರ್ಣಾ ದ್ವಿಖಣ್ಡಾಭೂತ್ | 39  
 ಕಿಂಚ ಇತ್ಯಮುಚ್ಚೈರಾಹೂಯ ಪ್ರಾಣಾನ್ ತ್ಯಜನ್ತಂ ತಂ ದೃಷ್ಟ್ವಾ  
 ತದ್ರಕ್ಷಣಾಯ ನಿಯುಕ್ತೋ ಯಃ ಸೇನಾಪತಿರಾಸೀತ್ ಸೋವದತ್  
 ನರೋಯಮ್ ಈಶ್ವರಪುತ್ರ ಇತಿ ಸತ್ಯಮ್ | 40 ತದಾನೀಂ ಮಗ್ದಲೀನೀ  
 ಮರಿಸಮ್ ಕನಿಷ್ಠಯಾಕೂಬೋ ಯೋಸೇಶ್ಚ ಮಾತಾನ್ಯಮರಿಯಮ್  
 ಶಾಲೋಮೀ ಚ ಯಾಃ ಸ್ತ್ರಿಯೋ 41 ಗಾಲೀಲ್ಯದೇಶೇ ಯೀಶುಂ  
 ಸೇವಿತ್ವಾ ತದನುಗಾಮಿನೋ ಜಾತಾ ಇಮಾಸ್ತದನ್ಯಾಶ್ಚ ಯಾ ಅನೇಕಾ  
 ನಾರ್ಯೋ ಯೀಶುನಾ ಸಾರ್ಧಂ ಯಿರೂಶಾಲಮಮಾಯಾತಾಸ್ತಾಶ್ಚ  
 ದೂರಾತ್ ತಾನಿ ದದೃಶುಃ | 42 ಅಥಾಸಾದನದಿನಸ್ಯಾರ್ಥಾದ್



ವಿಶ್ರಾಮವಾರಾತ್ ಪೂರ್ವದಿನಸ್ಯ ಸಾಯಂಕಾಲ ಆಗತ 43  
 ಈಶ್ವರರಾಜ್ಯಾಪೇಕ್ಷ್ಯರಿಮಥೀಯಯೂಷಫನಾಮಾ ಮಾನ್ಯಮನ್ತ್ರೀ  
 ಸಮೇತ್ಯ ಪೀಲಾತಸವಿಧಂ ನಿರ್ಭಯೋ ಗತ್ವಾ ಯೀಶೋರ್ದೇಹಂ  
 ಯಯಾಚೇ | 44 ಕಿನ್ನು ಸ ಇದಾನೀಂ ಮೃತಃ ಪೀಲಾತ ಇತ್ಯಸಮ್ಭವಂ  
 ಮತ್ವಾ ಶತಸೇನಾಪತಿಮಾಹೂಯ ಸ ಕದಾ ಮೃತ ಇತಿ ಪಪ್ರಚ್ಛ | 45  
 ಶತಸೇಮನಾಪತಿಮುಖಾತ್ ತಜ್ಞಾತ್ವಾ ಯೂಷಫೇ ಯೀಶೋರ್ದೇಹಂ  
 ದದೌ | 46 ಪಶ್ಚಾತ್ ಸ ಸೂಕ್ಷ್ಮಂ ವಾಸಃ ಕ್ರೀತ್ವಾ ಯೀಶೋಃ  
 ಕಾಯಮವರೋಹ್ಯ ತೇನ ವಾಸಸಾ ವೇಷ್ಣಾಯಿತ್ವಾ ಗಿರೌ ಖಾತಶ್ಶಶಾನೇ  
 ಸ್ಥಾಪಿತವಾನ್ ಪಾಷಾಣಂ ಲೋಠಯಿತ್ವಾ ದ್ವಾರಿ ನಿದಧೇ | 47 ಕಿನ್ನು ಯತ್ರ  
 ಸೋಸ್ಥಾಪ್ಯತ ತತ ಮಗ್ಧಲೀನೀ ಮರಿಯಮ್ ಯೋಸಿಮಾತ್ಮಮರಿಯಮ್  
 ಚ ದದೃಶತ್ಯಃ |

**16** ಅಥ ವಿಶ್ರಾಮವಾರೇ ಗತೇ ಮಗ್ಧಲೀನೀ ಮರಿಯಮ್  
 ಯಾಕೂಬಮಾತಾ ಮರಿಯಮ್ ಶಾಲೋಮೀ  
 ಚೇಮಾಸ್ತಂ ಮರ್ದ್ವಯಿತುಂ ಸುಗನ್ಧಿದ್ರವ್ಯಾಣಿ ಕ್ರೀತ್ವಾ 2  
 ಸಪ್ತಾಹಪ್ರಥಮದಿನೇಽತಿಪ್ರತ್ಯುಷೇ ಸೂರ್ಯೋದಯಕಾಲೇ  
 ಶ್ಶಶಾನಮುಪಗತಾಃ | 3 ಕಿನ್ನು ಶ್ಶಶಾನದ್ವಾರಪಾಷಾಣೋಽತಿಬೃಹನ್  
 ತಂ ಕೋಽಪಸಾರಯಿಷ್ಯತೀತಿ ತಾಃ ಪರಸ್ಪರಂ ಗದಂತಿ! 4 ಏತರ್ಹಿ  
 ನಿರೀಕ್ಷ್ಯ ಪಾಷಾಣೋ ದ್ವಾರೋ ಽಪಸಾರಿತ ಇತಿ ದದೃಶುಃ | 5 ಪಶ್ಚಾತ್ತಾಃ  
 ಶ್ಶಶಾನಂ ಪ್ರವಿಶ್ಯ ಶುಕ್ಲವರ್ಣದೀರ್ಘಪರಿಚ್ಛದಾವೃತಮೇಕಂ  
 ಯುವಾನಂ ಶ್ಶಶಾನದಕ್ಷಿಣಪಾರ್ಶ್ವ ಉಪವಿಷ್ಟಂ ದೃಷ್ಟ್ವಾ  
 ಚಮಚ್ಚಕ್ರುಃ | 6 ಸೋಽವದತ್, ಮಾಭೈಷ್ಟ ಯೂಯಂ ಕ್ರುಶೇ  
 ಹತಂ ನಾಸರತೀಯಯೀಶುಂ ಗವೇಷಯಥ ಸೋತ್ರ ನಾಸ್ತಿ  
 ಶ್ಶಶಾನಾದುದಸ್ಥಾತ್; ತೈರ್ಯತ್ರ ಸ ಸ್ಥಾಪಿತಃ ಸ್ಥಾನಂ ತದಿದಂ ಪಶ್ಯತ |  
 7 ಕಿನ್ನು ತೇನ ಯಥೋಕ್ತಂ ತಥಾ ಯುಷ್ಮಾಕಮಗ್ರೇ ಗಾಲೀಲಂ  
 ಯಾಸ್ಯತೇ ತತ್ರ ಸ ಯುಷ್ಮಾನ್ ಸಾಕ್ಷಾತ್ ಕರಿಷ್ಯತೇ ಯೂಯಂ ಗತ್ವಾ  
 ತಸ್ಯ ಶಿಷ್ಯೇಭ್ಯಃ ಪಿತರಾಯ ಚ ವಾರ್ತಾಮಿಮಾಂ ಕಥಯತ | 8  
 ತಾಃ ಕಮ್ಪಿತಾ ವಿಸ್ತಿತಾಶ್ಚ ತೂರ್ಣಂ ಶ್ಶಶಾನಾದ್ ಬಹಿರ್ಗತ್ವಾ  
 ಪಲಾಯನ್ತ ಭಯಾತ್ ಕಮಪಿ ಕಿಮಪಿ ನಾವದಂಶ್ಚ | 9

(note: The most reliable and earliest manuscripts do not

include Mark 16:9-20.) ಅಪರಂ ಯೀಶುಃ ಸಪ್ತಾಹಪ್ರಥಮದಿನೇ ಪ್ರತ್ಯೂಷೇ ಶ್ಮಶಾನಾದುತ್ತಾಯ ಯಸ್ಯಾಃ ಸಪ್ತಭೂತಾಸ್ವಾಜಿತಾಸ್ತಸ್ಯೈ ಮಗ್ದಲೀನೀಮರಿಯಮೇ ಪ್ರಥಮಂ ದರ್ಶನಂ ದದೌ | 10 ತತಃ ಸಾ ಗತ್ವಾ ಶೋಕರೋದನಕೃದ್ಭ್ಯೋಽನುಗತಲೋಕೇಭ್ಯಸ್ತಾಂ ವಾರ್ತಾಂ ಕಥಯಾಮಾಸ | 11 ಕಿನ್ನು ಯೀಶುಃ ಪುನರ್ಜೀವನ್ ತಸ್ಯೈ ದರ್ಶನಂ ದತ್ತವಾನಿತಿ ಶ್ರುತ್ವಾ ತೇ ನ ಪ್ರತ್ಯಯನ್ | 12 ಪಶ್ಚಾತ್ ತೇಷಾಂ ದ್ವಾಯೋ ಗ್ರಾಮಯಾನಕಾಲೇ ಯೀಶುರನ್ಯವೇಶಂ ಧೃತ್ವಾ ತಾಭ್ಯಾಂ ದರ್ಶನ ದದೌ! 13 ತಾವಪಿ ಗತ್ವಾನ್ಯಶಿಷ್ಟೇಭ್ಯಸ್ತಾಂ ಕಥಾಂ ಕಥಯಾಚ್ಛುಕ್ತುಃ ಕಿನ್ನು ತಯೋಃ ಕಥಾಮಪಿ ತೇ ನ ಪ್ರತ್ಯಯನ್ | 14 ಶೇಷತ ಏಕಾದಶಶಿಷ್ಟೇಷು ಭೋಜನೋಪವಿಷ್ಟೇಷು ಯೀಶುಸ್ತೇಭ್ಯೋ ದರ್ಶನಂ ದದೌ ತಥೋತ್ಥಾನಾತ್ ಪರಂ ತದ್ದರ್ಶನಪ್ರಾಪ್ತಲೋಕಾನಾಂ ಕಥಾಯಾಮವಿಶ್ವಾಸಕರಣಾತ್ ತೇಷಾಮವಿಶ್ವಾಸಮನಃಕಾಠಿನ್ಯಾಭ್ಯಾಂ ಹೇತುಭ್ಯಾಂ ಸ ತಾಂಸ್ತರ್ಜಿತವಾನ್ | 15 ಅಥ ತಾನಾಚಖ್ಯೌ ಯೂಯಂ ಸರ್ವಜಗದ್ ಗತ್ವಾ ಸರ್ವಜನಾನ್ ಪ್ರತಿ ಸುಸಂವಾದಂ ಪ್ರಚಾರಯತ | 16 ತತ್ರ ಯಃ ಕಶ್ಚಿದ್ ವಿಶ್ವಸ್ಯ ಮಜ್ಜಿತೋ ಭವೇತ್ ಸ ಪರಿತ್ರಾಸ್ಯತೇ ಕಿನ್ನು ಯೋ ನ ವಿಶ್ವಸಿಷ್ಯತಿ ಸ ದಣ್ಡಯಿಷ್ಯತೇ | 17 ಕಿನ್ಯ ಯೇ ಪ್ರತ್ಯೇಷ್ಯನ್ತಿ ತೈರೀದ್ಮಗ್ ಆಶ್ಚರ್ಯ್ಯಂ ಕರ್ಮ್ ಪ್ರಕಾಶಯಿಷ್ಯತೇ ತೇ ಮನ್ನಾಮ್ನಾ ಭೂತಾನ್ ತ್ಯಾಜಯಿಷ್ಯನ್ತಿ ಭಾಷಾ ಅನ್ಯಾಶ್ಚ ವದಿಷ್ಯನ್ತಿ | 18 ಅಪರಂ ತೈಃ ಸರ್ವೇಷು ಧೃತೇಷು ಪ್ರಾಣನಾಶಕವಸ್ತುನಿ ಪೀತೇ ಚ ತೇಷಾಂ ಕಾಪಿ ಕ್ಷತಿ ನರ್ ಭವಿಷ್ಯತಿ; ರೋಗಿಣಾಂ ಗಾತ್ರೇಷು ಕರಾರ್ಪಿತೇ ತೇಽರೋಗಾ ಭವಿಷ್ಯನ್ತಿ ಚ | 19 ಅಥ ಪ್ರಭುಸ್ತಾನಿತ್ಯಾದಿಶ್ಚ ಸ್ವರ್ಗಂ ನೀತಃ ಸನ್ ಪರಮೇಶ್ವರಸ್ಯ ದಕ್ಷಿಣ ಉಪವಿವೇಶ | 20 ತತಸ್ತೇ ಪ್ರಸ್ಥಾಯ ಸರ್ವತ್ರ ಸುಸಂವಾದೀಯಕಥಾಂ ಪ್ರಚಾರಯಿತುಮಾರೇಭಿರೇ ಪ್ರಭುಸ್ತು ತೇಷಾಂ ಸಹಾಯಃ ಸನ್ ಪ್ರಕಾಶಿತಾಶ್ಚರ್ಯ್ಯಕ್ರಿಯಾಭಿಸ್ತಾಂ ಕಥಾಂ ಪ್ರಮಾಣವತೀಂ ಚಕಾರ | ಇತಿ |

## ಲೂಕಾಃ

1 ಪ್ರಥಮತೋ ಯೇ ಸಾಕ್ಷಿಣೋ ವಾಕ್ಯಪ್ರಚಾರಕಾಶ್ಚಾಸನ್ ತೇಽಸ್ಮಾಕಂ  
ಮಧ್ಯೇ ಯದ್ಯತ್ ಸಪ್ರಮಾಣಂ ವಾಕ್ಯಮರ್ಪಯನ್ತಿ ಸ್ಮ 2  
ತದನುಸಾರತೋಽನ್ಯೇಪಿ ಬಹವಸ್ತದ್ವೃತ್ತಾಂತಂ ರಚಯಿತುಂ ಪ್ರವೃತ್ತಾಃ |  
3 ಅತಃ ಏವ ಹೇ ಮಹಾಮಹಿಮಧಿಯಫಿಲ್ ತ್ವಂ ಯಾ ಯಾಃ ಕಥಾ  
ಅಶಿಕ್ಷ್ಯಧಾಸ್ತಾಸಾಂ ದೃಢಪ್ರಮಾಣಾನಿ ಯಥಾ ಪ್ರಾಪ್ನೋಷಿ 4 ತದರ್ಥಂ  
ಪ್ರಥಮಮಾರಭ್ಯ ತಾನಿ ಸರ್ವಾಣಿ ಜ್ಞಾತ್ವಾಹಮಪಿ ಅನುಕ್ರಮಾತ್  
ಸರ್ವವೃತ್ತಾಂತಾನ್ ತುಭ್ಯಂ ಲೇಖಿತುಂ ಮತಿಮಕಾರ್ಷಮ್ | 5  
ಯಿಹೂದಾದೇಶೀಯಹೇರೋದ್ನಾಮಕೇ ರಾಜತ್ವಂ ಕುರ್ವತಿ  
ಅಬೀಯಯಾಜಕಸ್ಯ ಪರ್ಯಾಯಾಧಿಕಾರೀ ಸಿಖರಿಯನಾಮಕ  
ಏಕೋ ಯಾಜಕೋ ಹಾರೋಣವಂಶೋದ್ಭವಾ ಇಲೀಶೇವಾಖ್ಯಾ 6  
ತಸ್ಯ ಜಾಯಾ ದ್ವಾವಿಮೌ ನಿರೋಷೌ ಪ್ರಭೋಃ ಸರ್ವಾಜ್ಞಾ ವ್ಯವಸ್ಥಾಶ್ಚ  
ಸಂಮನ್ಯ ಈಶ್ವರದೃಷ್ಟೌ ಧಾರ್ಮಿಕಾವಾಸ್ತಾಮ್ | 7 ತಯೋಃ ಸನ್ತಾನ  
ಏಕೋಪಿ ನಾಸೀತ್, ಯತ ಇಲೀಶೇವಾ ಬನ್ಯಾ ತೌ ದ್ವಾವೇವ  
ವೃದ್ಧಾವಭವತಾಮ್ | 8 ಯದಾ ಸ್ವಪರ್ಯಾಯನುಕ್ರಮೇಣ ಸಿಖರಿಯ  
ಈಶ್ವಾಸ್ಯ ಸಮಕ್ಷಂ ಯಾಜಕೀಯಂ ಕರ್ಮ ಕರೋತಿ 9 ತದಾ ಯಜ್ಞಸ್ಯ  
ದಿನಪರಿಪಾಯ್ಯಾ ಪರಮೇಶ್ವರಸ್ಯ ಮನ್ದಿರೇ ಪ್ರವೇಶಕಾಲೇ  
ಧೂಪಜ್ವಾಲನಂ ಕರ್ಮ ತಸ್ಯ ಕರಣೀಯಮಾಸೀತ್ | 10  
ತದ್ಧೂಪಜ್ವಾಲನಕಾಲೇ ಲೋಕನಿವಹೇ ಪ್ರಾರ್ಥನಾಂ ಕರ್ತುಂ  
ಬಹಿಸ್ತಿಷ್ಯತಿ 11 ಸತಿ ಸಿಖರಿಯೋ ಯಸ್ಯಾಂ ವೇದ್ಯಾಂ ಧೂಪಂ  
ಜ್ವಾಲಯತಿ ತದ್ಧಕ್ಷಿಣಪಾರ್ಶ್ವೇ ಪರಮೇಶ್ವರಸ್ಯ ದೂತ ಏಕ ಉಪಸ್ಥಿತೋ  
ದರ್ಶನಂ ದದೌ | 12 ತಂ ದೃಷ್ಟ್ವಾ ಸಿಖರಿಯ ಉದ್ವಿಜ್ಜೇ ಶಶಚ್ಚೇ ಚ |  
13 ತದಾ ಸ ದೂತಸ್ತಂ ಬಭಾಷೇ ಹೇ ಸಿಖರಿಯ ಮಾ ಭೈಸ್ತವ ಪ್ರಾರ್ಥನಾ  
ಗ್ರಾಹ್ಯಾ ಜಾತಾ ತವ ಭಾರ್ಯಾ ಇಲೀಶೇವಾ ಪುತ್ರಂ ಪ್ರಸೋಷ್ಯತೇ ತಸ್ಯ  
ನಾಮ ಯೋಹನ್ ಇತಿ ಕರಿಷ್ಯಸಿ | 14 ಕಿಞ್ಚ ತ್ವಂ ಸಾನಂದಃ ಸಹರ್ಷಶ್ಚ  
ಭವಿಷ್ಯಸಿ ತಸ್ಯ ಜನ್ಮನಿ ಬಹವ ಆನಂದಿಷ್ಯನ್ತಿ ಚ | 15 ಯತೋ ಹೇತೋಃ  
ಸ ಪರಮೇಶ್ವರಸ್ಯ ಗೋಚರೇ ಮಹಾನ್ ಭವಿಷ್ಯತಿ ತಥಾ ದ್ರಾಕ್ಷಾರಸಂ  
ಸುರಾಂ ವಾ ಕಿಮಪಿ ನ ಪಾಸ್ಯತಿ, ಅಪರಂ ಜನ್ಮಾರಭ್ಯ ಪವಿತ್ರೇಣಾತ್ಮನಾ  
ಪರಿಪೂರ್ಣಃ 16 ಸನ್ ಇಸ್ರಾಯೇಲ್ವಂಶೀಯಾನ್ ಅನೇಕಾನ್ ಪ್ರಭೋಃ

ಪರಮೇಶ್ವರಸ್ಯ ಮಾರ್ಗಮಾನೇಷ್ಯತಿ | 17 ಸನ್ಮಾನಾನ್ ಪ್ರತಿ ಪಿತೃಣಾಂ  
 ಮನಾಂಸಿ ಧರ್ಮಜ್ಞಾನಂ ಪ್ರತ್ಯನಾಜ್ಞಾಗ್ರಾಹಿಣಶ್ಚ ಪರಾವರ್ತಯಿತುಂ,  
 ಪ್ರಭೋಃ ಪರಮೇಶ್ವರಸ್ಯ ಸೇವಾರ್ಥಮ್ ಏಕಾಂ ಸಜ್ಜಿತಜಾತಿಂ  
 ವಿಧಾತುಂ ಸ ಏಲಿಯರೂಪಾತ್ಮಶಕ್ತಿಪ್ರಾಪ್ತಸ್ವಾಗ್ರೇ ಗಮಿಷ್ಯತಿ | 18  
 ತದಾ ಸಿಖರಿಯೋ ದೂತಮವಾದೀತ್ ಕಥಮೇತದ್ ವೇತ್ಸ್ಯಾಮಿ?  
 ಯತೋಹಂ ವೃದ್ಧೋ ಮಮ ಭಾರ್ಯಾ ಚ ವೃದ್ಧಾ | 19 ತತೋ  
 ದೂತಃ ಪ್ರತ್ಯುವಾಚ ಪಶ್ಯೇಶ್ವರಸ್ಯ ಸಾಕ್ಷಾದ್ವರ್ತೀ ಜಿಬ್ರಾಯೇಲ್ನಾಮಾ  
 ದೂತೋಹಂ ತ್ವಯಾ ಸಹ ಕಥಾಂ ಗದಿತುಂ ತುಭ್ಯಮಿಮಾಂ  
 ಶುಭವಾರ್ತಾಂ ದಾತುಂ ಪ್ರೇಷಿತಃ | 20 ಕಿನ್ನು ಮದೀಯಂ  
 ವಾಕ್ಯಂ ಕಾಲೇ ಫಲಿಷ್ಯತಿ ತತ್ ತ್ವಯಾ ನ ಪ್ರತೀತಮ್ ಅತಃ  
 ಕಾರಣಾದ್ ಯಾವದೇವ ತಾನಿ ನ ಸೇತ್ಸ್ಯಂತಿ ತಾವತ್ ತ್ವಂ  
 ವಕ್ತುಂ ಮಶಕ್ತೋ ಮೂಕೋ ಭವ | 21 ತದಾನೀಂ ಯೇ ಯೇ  
 ಲೋಕಾಃ ಸಿಖರಿಯಮಪೈಕ್ಷಂತ ತೇ ಮಧ್ಯೇಮಂದಿರಂ ತಸ್ಯ  
 ಬಹುವಿಲಮ್ಬಾದ್ ಆಶ್ಚರ್ಯಂ ಮೇನಿರೇ | 22 ಸ ಬಹಿರಾಗತೋ  
 ಯದಾ ಕಿಮಪಿ ವಾಕ್ಯಂ ವಕ್ತುಮಶಕ್ತಃ ಸಂಜ್ಞೇತಂ ಕೃತ್ವಾ ನಿಶಬ್ದಸ್ತಸ್ಯಾ  
 ತದಾ ಮಧ್ಯೇಮಂದಿರಂ ಕಸ್ಯಚಿದ್ ದರ್ಶನಂ ತೇನ ಪ್ರಾಪ್ತಮ್ ಇತಿ  
 ಸರ್ವೇ ಬುಬುಧಿರೇ | 23 ಅನಂತರಂ ತಸ್ಯ ಸೇವನಪರ್ಯಾಯೇ  
 ಸಮ್ಪೂರ್ಣೇ ಸತಿ ಸ ನಿಜಗೇಹಂ ಜಗಾಮ | 24 ಕತಿಪಯದಿನೇಷು  
 ಗತೇಷು ತಸ್ಯ ಭಾರ್ಯಾ ಇಲೀಶೇವಾ ಗರ್ಭವತೀ ಬಭೂವ 25 ಪಶ್ಚಾತ್  
 ಸಾ ಪಞ್ಚಮಾಸಾನ್ ಸಂಗೋಪ್ಯಾಕಥಯತ್ ಲೋಕಾನಾಂ ಸಮಕ್ಷಂ  
 ಮಮಾಪಮಾನಂ ಖಣ್ಡಯಿತುಂ ಪರಮೇಶ್ವರೋ ಮಯಿ ದೃಷ್ಟಿಂ  
 ಪಾತಯಿತ್ವಾ ಕರ್ಮೇದೃಶಂ ಕೃತವಾನ್ | 26 ಅಪರಂಶ್ಚ ತಸ್ಯಾ ಗರ್ಭಸ್ಯ  
 ಷಷ್ಠೇ ಮಾಸೇ ಜಾತೇ ಗಾಲೀಲ್ಯದೇಶೀಯನಾಸರತ್ಪುರೇ 27  
 ದಾಯೂದೋ ವಂಶೀಯಾಯ ಯೂಷಫ್ನಾಮ್ನೇ ಪುರುಷಾಯ ಯಾ  
 ಮರಿಯಮ್ಮಾಮಕುಮಾರೀ ವಾಗ್ಧತ್ತಾಸೀತ್ ತಸ್ಯಾಃ ಸಮೀಪಂ  
 ಜಿಬ್ರಾಯೇಲ್ ದೂತ ಈಶ್ವರೇಣ ಪ್ರಹಿತಃ | 28 ಸ ಗತ್ವಾ ಜಗಾದ ಹೇ  
 ಈಶ್ವರಾನುಗ್ರಹೀತಕನ್ಯೇ ತವ ಶುಭಂ ಭೂಯಾತ್ ಪ್ರಭುಃ  
 ಪರಮೇಶ್ವರಸ್ತವ ಸಹಾಯೋಸ್ತಿ ನಾರೀಣಾಂ ಮಧ್ಯೇ ತ್ವಮೇವ ಧನ್ಯಾ |  
 29 ತದಾನೀಂ ಸಾ ತಂ ದೃಷ್ಟ್ವಾ ತಸ್ಯ ವಾಕ್ಯತ ಉದ್ವಿಜ್ಯ ಕೀದೃಶಂ

ಭಾಷಣಮಿದಮ್ ಇತಿ ಮನಸಾ ಚಿನ್ತಯಾಮಾಸ | 30 ತತೋ  
 ದೂತೋಽವದತ್ ಹೇ ಮರಿಯಮ್ ಭಯಂ ಮಾಕಾರ್ಷೀಃ, ತ್ವಯಿ  
 ಪರಮೇಶ್ವರಸ್ಯಾನುಗ್ರಹೋಸ್ತಿ | 31 ಪಶ್ಯ ತ್ವಂ ಗರ್ಭಂ ಧೃತ್ವಾ ಪುತ್ರಂ  
 ಪ್ರಸೋಷ್ಯಸೇ ತಸ್ಯ ನಾಮ ಯೀಶುರಿತಿ ಕರಿಷ್ಯಸಿ | 32 ಸ ಮಹಾನ್  
 ಭವಿಷ್ಯತಿ ತಥಾ ಸರ್ವೈಭ್ಯಃ ಶ್ರೇಷ್ಠಸ್ಯ ಪುತ್ರ ಇತಿ ಖ್ಯಾಸ್ಯತಿ; ಅಪರಂ  
 ಪ್ರಭುಃ ಪರಮೇಶ್ವರಸ್ತಸ್ಯ ಪಿತುರ್ದಾಯೂದಃ ಸಿಂಹಾಸನಂ ತಸ್ಮೈ  
 ದಾಸ್ಯತಿ; 33 ತಥಾ ಸ ಯಾಕೂಬೋ ವಂಶೋಪರಿ ಸರ್ವದಾ ರಾಜತ್ವಂ  
 ಕರಿಷ್ಯತಿ, ತಸ್ಯ ರಾಜತ್ವಸ್ಯಾನೋ ನ ಭವಿಷ್ಯತಿ | (aiṛn 9165) 34 ತದಾ  
 ಮರಿಯಮ್ ತಂ ದೂತಂ ಬಭಾಷೇ ನಾಹಂ ಪುರುಷಸಂಘಂ ಕರೋಮಿ  
 ತರ್ಹಿ ಕಥಮೇತತ್ ಸಮ್ಭವಿಷ್ಯತಿ? 35 ತತೋ ದೂತೋಽಕಥಯತ್  
 ಪವಿತ್ರ ಆತ್ಮಾ ತ್ವಾಮಾಶ್ರಾಯಿಷ್ಯತಿ ತಥಾ ಸರ್ವಶ್ರೇಷ್ಠಸ್ಯ ಶಕ್ತಿವೋಪರಿ  
 ಛಾಯಾಂ ಕರಿಷ್ಯತಿ ತತೋ ಹೇತೋಽಸ್ತವ ಗರ್ಭಾರ್ಥ ಯಃ  
 ಪವಿತ್ರಬಾಲಕೋ ಜನಿಷ್ಯತೇ ಸ ಈಶ್ವರಪುತ್ರ ಇತಿ ಖ್ಯಾತಿಂ ಪ್ರಾಪ್ಸ್ಯತಿ | 36  
 ಅಪರಣ್ಣ ಪಶ್ಯ ತವ ಜ್ಞಾತಿರಿಲೀಶೇವಾ ಯಾಂ ಸರ್ವೈ ಬನ್ಧ್ಯಾಮವದನ್  
 ಇದಾನೀಂ ಸಾ ವಾರ್ಧಕ್ಯೇ ಸನ್ನಾನಮೇಕಂ ಗರ್ಭೈಃಧಾರಯತ್ ತಸ್ಯ  
 ಷಷ್ಠಮಾಸೋಭೂತ್ | 37 ಕಿಮಪಿ ಕರ್ಮ ನಾಸಾಧ್ಯಮ್ ಈಶ್ವರಸ್ಯ | 38  
 ತದಾ ಮರಿಯಮ್ ಜಗಾದ, ಪಶ್ಯ ಪ್ರಭೇರಹಂ ದಾಸೀ ಮಹ್ಯಂ ತವ  
 ವಾಕ್ಯಾನುಸಾರೇಣ ಸರ್ವಮೇತದ್ ಘಟಿತಮ್; ಅನನತರಂ  
 ದೂತಸ್ತಸ್ಯಾಃ ಸಮೀಪಾತ್ ಪ್ರತಸ್ಥೇ | 39 ಅಥ ಕತಿಪಯದಿನಾತ್ ಪರಂ  
 ಮರಿಯಮ್ ತಸ್ಮಾತ್ ಪರ್ವತಮಯಪ್ರದೇಶೀಯಯಿಹೂದಾಯಾ  
 ನಗರಮೇಕಂ ಶೀಘ್ರಂ ಗತ್ವಾ 40 ಸಿಖರಿಯಯಾಜಕಸ್ಯ ಗೃಹಂ ಪ್ರವಿಶ್ಯ  
 ತಸ್ಯ ಜಾಯಾಮ್ ಇಲೀಶೇವಾಂ ಸಮ್ಪೋಧ್ಯಾವದತ್ | 41 ತತೋ  
 ಮರಿಯಮಃ ಸಮ್ಪೋಧನವಾಕ್ಯೇ ಇಲೀಶೇವಾಯಾಃ ಕರ್ಣಯೋಃ  
 ಪ್ರವಿಷ್ಟಮಾತ್ರೇ ಸತಿ ತಸ್ಯಾ ಗರ್ಭಸ್ಥಬಾಲಕೋ ನನರ್ತ |  
 ತತ ಇಲೀಶೇವಾ ಪವಿತ್ರೇಣಾತ್ಮನಾ ಪರಿಪೂರ್ಣಾ ಸತೀ 42  
 ಪ್ರೋಚ್ಛೈರ್ಗದಿತುಮಾರೇಭೇ, ಯೋಷಿತಾಂ ಮಧ್ಯೇ ತ್ವಮೇವ ಧನ್ಯಾ  
 ತವ ಗರ್ಭಸ್ಥಃ ಶಿಶುಶ್ಚ ಧನ್ಯಃ | 43 ತ್ವಂ ಪ್ರಭೋರ್ಮಾತಾ, ಮಮ  
 ನಿವೇಶನೇ ತ್ವಯಾ ಚರಣಾವರ್ಪಿತೌ, ಮಮಾದ್ಯ ಸೌಭಾಗ್ಯಮೇತತ್ |  
 44 ಪಶ್ಯ ತವ ವಾಕ್ಯೇ ಮಮ ಕರ್ಣಯೋಃ ಪ್ರವಿಷ್ಟಮಾತ್ರೇ ಸತಿ

ಮಮೋದರಸ್ಥಃ ಶಿಶುರಾನನ್ದಾನ್ ನನರ್ತ | 45 ಯಾ ಸ್ತ್ರೀ ವ್ಯಶ್ವಸೀತ್ ಸಾ  
 ಧನ್ಯಾ ಯತೋ ಹೇತೋಸ್ತಾಂ ಪ್ರತಿ ಪರಮೇಶ್ವರೋಕ್ತಂ ವಾಕ್ಯಂ  
 ಸರ್ವ್ವಂ ಸಿದ್ಧಂ ಭವಿಷ್ಯತಿ | 46 ತದಾನೀಂ ಮರಿಯಮ್ ಜಗಾದ |  
 ಧನ್ಯವಾದಂ ಪರೇಶಸ್ಯ ಕರೋತಿ ಮಾಮಕಂ ಮನಃ | 47 ಮಮಾತ್ಮಾ  
 ತಾರಕೇಶೇ ಚ ಸಮುಲ್ಲಾಸಂ ಪ್ರಗಚ್ಛತಿ | 48 ಅಕರೋತ್ ಸ ಪ್ರಭು  
 ರ್ದುಷ್ಟಿಂ ಸ್ವದಾಸ್ಯಾ ದುರ್ಗತಿಂ ಪ್ರತಿ | ಪಶ್ಯಾದ್ಯಾರಭ್ಯ ಮಾಂ ಧನ್ಯಾಂ  
 ವಕ್ಷ್ಯನ್ತಿ ಪುರುಷಾಃ ಸದಾ | 49 ಯಃ ಸರ್ವ್ವಶಕ್ತಿಮಾನ್ ಯಸ್ಯ ನಾಮಾಪಿ  
 ಚ ಪವಿತ್ರಕಂ | ಸ ಏವ ಸುಮಹತ್ಕರ್ಮೈ ಕೃತವಾನ್ ಮನ್ನಿಮಿತ್ತಕಂ | 50  
 ಯೇ ಬಿಭ್ಯತಿ ಜನಾಸ್ತಸ್ಮಾತ್ ತೇಷಾಂ ಸನ್ನಾನಪಂಕ್ತಿಷು | ಅನುಕಮ್ಪಾ  
 ತದೀಯಾ ಚ ಸರ್ವ್ವದೈವ ಸುತಿಷ್ಯತಿ | 51 ಸ್ವಬಾಹುಬಲತಸ್ತೇನ  
 ಪ್ರಾಕಾಶ್ಯತ ಪರಾಕ್ರಮಃ | ಮನಃಕುಮನ್ತ್ರಣಾಸಾರ್ಧ್ಯಂ  
 ವಿತೀರ್ಯ್ನೇಽಭಿಮಾನಿನಃ | 52 ಸಿಂಹಾಸನಗತಾಲ್ಲೋಕಾನ್  
 ಬಲಿನಶ್ಚಾವರೋಹ್ಯ ಸಃ | ಪದೇಷೂಚ್ಛೇಷು ಲೋಕಾಂಸ್ತು ಕ್ಷುದ್ರಾನ್  
 ಸಂಸ್ಥಾಪಯತ್ಯಪಿ | 53 ಕ್ಷುಧಿತಾನ್ ಮಾನವಾನ್ ದ್ರವ್ಯೈರುತ್ತಮೈಃ  
 ಪರಿತಪ್ಯ ಸಃ | ಸಕಲಾನ್ ಧನಿನೋ ಲೋಕಾನ್ ವಿಸ್ಮಜೇದ್  
 ರಿಕ್ತಹಸ್ತಕಾನ್ | 54 ಇಬ್ರಾಹೀಮಿ ಚ ತದ್ವಂಶೇ ಯಾ ದಯಾಸ್ತಿ ಸದೈವ  
 ತಾಂ | ಸ್ಮೃತ್ವಾ ಪುರಾ ಪಿತೃಣಾಂ ನೋ ಯಥಾ ಸಾಕ್ಷಾತ್ ಪ್ರತಿಶ್ರುತಂ |  
 (aiṛn g165) 55 ಇಸ್ರಾಯೇಲ್ನೇವಕಸ್ತೇನ ತಥೋಪಕ್ರಿಯತೇ ಸ್ವಯಂ | |  
 56 ಅನನ್ದರಂ ಮರಿಯಮ್ ಪ್ರಾಯೇಣ ಮಾಸತ್ರಯಮ್  
 ಇಲೀಶೇವಯಾ ಸಹೋಷಿತ್ವಾ ವ್ಯಾಘ್ರಯ್ಯ ನಿಜನಿವೇಶನಂ ಯಯೌ |  
 57 ತದನನ್ದರಮ್ ಇಲೀಶೇವಾಯಾಃ ಪ್ರಸವಕಾಲ ಉಪಸ್ಥಿತೇ ಸತಿ ಸಾ  
 ಪುತ್ರಂ ಪ್ರಾಸೋಷ್ಣ | 58 ತತಃ ಪರಮೇಶ್ವರಸ್ತಸ್ಯಾಂ ಮಹಾನುಗ್ರಹಂ  
 ಕೃತವಾನ್ ಏತತ್ ಶ್ರುತ್ವಾ ಸಮೀಪವಾಸಿನಃ ಕುಟುಮ್ಬಾಶ್ಚಾತ್ಯ ತಯಾ  
 ಸಹ ಮುಮುದಿರೇ | 59 ತಥಾಷ್ಟಮೇ ದಿನೇ ತೇ ಬಾಲಕಸ್ಯ ತ್ವಚಂ  
 ಛೇತ್ತುಮ್ ಏತ್ಯ ತಸ್ಯ ಪಿತೃನಾಮಾನುರೂಪಂ ತನ್ನಾಮ ಸಿಖರಿಯ ಇತಿ  
 ಕರ್ತುಮೀಷುಃ | 60 ಕಿನ್ತು ತಸ್ಯ ಮಾತಾಕಥಯತ್ ತನ್ನ ನಾಮಾಸ್ಯ  
 ಯೋಹನ್ ಇತಿ ಕರ್ತವ್ಯಮ್ | 61 ತದಾ ತೇ ವ್ಯಾಹರನ್ ತವ  
 ವಂಶಮಧ್ಯೇ ನಾಮೇದೃಶಂ ಕಸ್ಯಾಪಿ ನಾಸ್ತಿ | 62 ತತಃ ಪರಂ ತಸ್ಯ  
 ಪಿತರಂ ಸಿಖರಿಯಂ ಪ್ರತಿ ಸಚ್ಛೇತ್ಯ ಪಪ್ರಚ್ಛುಃ ಶಿಶೋಃ ಕಿಂ ನಾಮ

ಕಾರಿಷ್ಯತೇ? 63 ತತಃ ಸ ಫಲಕಮೇಕಂ ಯಾಚಿತ್ವಾ ಲಿಲೇಖ ತಸ್ಯ ನಾಮ  
 ಯೋಹನ್ ಭವಿಷ್ಯತಿ | ತಸ್ಮಾತ್ ಸರ್ವೇ ಆಶ್ಚರ್ಯಂ ಮೇನಿರೇ | 64  
 ತತ್ಕ್ಷಣಂ ಸಿಖರಿಯಸ್ಯ ಜಿಹ್ವಾಜಾಡ್ಯೇಽಪಗತೇ ಸ ಮುಖಂ ವ್ಯಾದಾಯ  
 ಸ್ಪಷ್ಟವರ್ಣಮುಚ್ಚಾರ್ಯ ಈಶ್ವರಸ್ಯ ಗುಣಾನುವಾದಂ ಚಕಾರ | 65  
 ತಸ್ಮಾಚ್ಚತುರ್ದಿಕ್ಶಾಃ ಸಮೀಪವಾಸಿಲೋಕಾ ಭೀತಾ ಏವಮೇತಾಃ  
 ಸರ್ವಾಃ ಕಥಾ ಯಿಹೂದಾಯಾಃ ಪರ್ವತಮಯಪ್ರದೇಶಸ್ಯ ಸರ್ವತ್ರ  
 ಪ್ರಚಾರಿತಾಃ | 66 ತಸ್ಮಾತ್ ಶ್ರೋತಾರೋ ಮನಃಸು ಸ್ಥಾಪಯಿತ್ವಾ  
 ಕಥಯಾಮ್ಭೂವುಃ ಕೀದೃಶೋಯಂ ಬಾಲೋ ಭವಿಷ್ಯತಿ? ಅಥ  
 ಪರಮೇಶ್ವರಸ್ಯ ಸಹಾಯೋಭೂತ್ | 67 ತದಾ ಯೋಹನಃ ಪಿತಾ  
 ಸಿಖರಿಯಃ ಪವಿತ್ರೇಣಾತ್ಮನಾ ಪರಿಪೂರ್ಣಃ ಸನ್ ಏತಾದೃಶಂ  
 ಭವಿಷ್ಯದ್ವಾಕ್ಯಂ ಕಥಯಾಮಾಸ | 68 ಇಸ್ರಾಯೇಲಃ ಪ್ರಭು ಯಸ್ಮು ಸ  
 ಧನ್ಯಃ ಪರಮೇಶ್ವರಃ | ಅನುಗೃಹ್ಯ ನಿಜಾಲ್ಲೋಕಾನ್ ಸ ಏವ  
 ಪರಿಮೋಚಯೇತ್ | 69 ವಿಪಕ್ಷಜನಹಸ್ತೇಭ್ಯೋ ಯಥಾ  
 ಮೋಚ್ಯಾಮಹೇ ವಯಂ | ಯಾವಜ್ಜೀವಣ್ಣ ಧರ್ಮೇಣ ಸಾರಲೈನ ಚ  
 ನಿರ್ಭಯಾಃ | 70 ಸೇವಾಮಹೈ ತಮೇವೈಕಮ್ ಏತತ್ಕಾರಣಮೇವ ಚ |  
 ಸ್ವಕೀಯಂ ಸುಪವಿತ್ರಣ್ಣ ಸಂಸ್ಕೃತ್ಯ ನಿಯಮಂ ಸದಾ | 71 ಕೃಪಯಾ  
 ಪುರುಷಾನ್ ಪೂರ್ವಾನ್ ನಿಕರ್ಷಾರ್ಥಾತ್ ನಃ ಪಿತುಃ | ಇಬ್ರಾಹೀಮಃ  
 ಸಮೀಪೇ ಯಂ ಶಪಥಂ ಕೃತವಾನ್ ಪುರಾ | 72 ತಮೇವ ಸಫಲಂ  
 ಕರ್ತೃಂ ತಥಾ ಶತ್ರುಗಣಸ್ಯ ಚ | ಋತೀಯಾಕಾರಿಣಶ್ಚೈವ ಕರೇಭ್ಯೋ  
 ರಕ್ಷಣಾಯ ನಃ | 73 ಸೃಷ್ಟೇಃ ಪ್ರಥಮತಃ ಸ್ವೀಯೈಃ ಪವಿತ್ರೈ  
 ಭಾವಿವಾದಿಭಿಃ | (aiṛōn g165) 74 ಯಥೋಕ್ತವಾನ್ ತಥಾ ಸ್ವಸ್ಯ  
 ದಾಯೂದಃ ಸೇವಕಸ್ಯ ತು | 75 ವಂಶೇ ತ್ರಾತಾರಮೇಕಂ ಸ  
 ಸಮುತ್ಪಾದಿತವಾನ್ ಸ್ವಯಮ್ | 76 ಅತೋ ಹೇ ಬಾಲಕ ತ್ವನ್ನು  
 ಸರ್ವೇಭ್ಯಃ ಶ್ರೇಷ್ಠ ಏವ ಯಃ | ತಸ್ಮೈವ ಭಾವಿವಾದೀತಿ ಪ್ರವಿಖ್ಯಾತೋ  
 ಭವಿಷ್ಯತಿ | ಅಸ್ಮಾಕಂ ಚರಣಾನ್ ಕ್ಷೇಮೇ ಮಾರ್ಗೇ ಚಾಲಯಿತುಂ  
 ಸದಾ | ಏವಂ ಧ್ವಾನ್ತೇಽರ್ಥತೋ ಮೃತ್ಯೋಶ್ಚಾಯಾಯಾಂ ಯೇ ತು  
 ಮಾನವಾಃ | 77 ಉಪವಿಷ್ಣುಸ್ತು ತಾನೇವ ಪ್ರಕಾಶಯಿತುಮೇವ ಹಿ |  
 ಕೃತ್ವಾ ಮಹಾನುಕಮ್ಪಾಂ ಹಿ ಯಾಮೇವ ಪರಮೇಶ್ವರಃ | 78  
 ಊರ್ಧ್ವಾತ್ ಸೂರ್ಯಮುದಾಯೈವಾಸ್ಮಭ್ಯಂ ಪ್ರಾದಾತ್ತು ದರ್ಶನಂ |

ತಯಾನುಕಮ್ಪಯಾ ಸ್ವಸ್ಯ ಲೋಕಾನಾಂ ಪಾಪಮೋಚನೇ | 79  
 ಪರಿತ್ರಾಣಸ್ಯ ತೇಭ್ಯೋ ಹಿ ಜ್ಞಾನವಿಶ್ರಾಣನಾಯ ಚ | ಪ್ರಭೋ  
 ಮಾರ್ಗಂ ಪರಿಷ್ಕರ್ತುಂ ತಸ್ಯಾಗ್ರಾಯೀ ಭವಿಷ್ಯಸಿ || 80 ಅಥ ಬಾಲಕಃ  
 ಶರೀರೇಣ ಬುದ್ಧ್ಯಾ ಚ ವರ್ಧಿತುಮಾರೇಭೇ; ಅಪರಂಜಿ ಸ  
 ಇಸ್ರಾಯೇಲೋ ವಂಶೀಯಲೋಕಾನಾಂ ಸಮೀಪೇ ಯಾವನ್ನ  
 ಪ್ರಕಟೀಭೂತಸ್ತಾಸ್ತಾವತ್ ಪ್ರಾನ್ತರೇ ನ್ಯವಸತ್ |

**2** ಅಪರಂಜಿ ತಸ್ಮಿನ್ ಕಾಲೇ ರಾಜ್ಯಸ್ಯ ಸರ್ವೇಷಾಂ ಲೋಕಾನಾಂ  
 ನಾಮಾನಿ ಲೇಖಯಿತುಮ್ ಅಗಸ್ತಕೈಸರ ಆಜ್ಞಾಪಯಾಮಾಸ | 2  
 ತದನುಸಾರೇಣ ಕುರೀಣಿಯನಾಮನಿ ಸುರಿಯಾದೇಶಸ್ಯ ಶಾಸಕೇ  
 ಸತಿ ನಾಮಲೇಖನಂ ಪ್ರಾರೇಭೇ | 3 ಅತೋ ಹೇತೋ ನಾಮ  
 ಲೇಖಿತುಂ ಸರ್ವೇ ಜನಾಃ ಸ್ವೀಯಂ ಸ್ವೀಯಂ ನಗರಂ ಜಗ್ಮುಃ | 4  
 ತದಾನೀಂ ಯೂಷಫ್ ನಾಮ ಲೇಖಿತುಂ ವಾಗ್ಧತ್ತಯಾ ಸ್ವಭಾರ್ಯಯಾ  
 ಗರ್ಭವತ್ಯಾ ಮರಿಯಮಾ ಸಹ ಸ್ವಯಂ ದಾಯೂದಃ ಸಜಾತಿವಂಶ ಇತಿ  
 ಕಾರಣಾದ್ ಗಾಲೀಲ್ಯದೇಶಸ್ಯ ನಾಸರತ್ನಗರಾದ್ 5 ಯಿಹೂದಾಪ್ರದೇಶಸ್ಯ  
 ಬೈತ್ಲೇಹಮಾಖ್ಯಂ ದಾಯೂದ್ನಗರಂ ಜಗಾಮ | 6 ಅನ್ಯಚ್ಚ ತತ್ರ ಸ್ಥಾನೇ  
 ತಯೋಸ್ತಿಷ್ಠತೋಃ ಸತೋ ಮರಿಯಮುಃ ಪ್ರಸೂತಿಕಾಲ ಉಪಸ್ಥಿತೇ  
 7 ಸಾ ತಂ ಪ್ರಥಮಸುತಂ ಪ್ರಾಸೋಷ್ಯ ಕಿನ್ತು ತಸ್ಮಿನ್ ವಾಸಗೃಹೇ  
 ಸ್ಥಾನಾಭಾವಾದ್ ಬಾಲಕಂ ವಸ್ತ್ರೇಣ ವೇಷ್ಯಯಿತ್ವಾ ಗೋಶಾಲಾಯಾಂ  
 ಸ್ಥಾಪಯಾಮಾಸ | 8 ಅನನ್ತರಂ ಯೇ ಕಿಯನ್ನೋ ಮೇಷಪಾಲಕಾಃ  
 ಸ್ವಮೇಷವ್ರಜರಕ್ಷಾಯೈ ತತ್ರದೇಶೇ ಸ್ಥಿತ್ವಾ ರಜನ್ಯಾಂ ಪ್ರಾನ್ತರೇ ಪ್ರಹರಿಣಃ  
 ಕರ್ಮ ಕುರ್ವಂತಿ, 9 ತೇಷಾಂ ಸಮೀಪಂ ಪರಮೇಶ್ವರಸ್ಯ ದೂತ  
 ಆಗತ್ಯೋಪತಸ್ಥಃ; ತದಾ ಚತುಷ್ಪಾಶ್ಚೇ ಪರಮೇಶ್ವರಸ್ಯ ತೇಜಸಃ  
 ಪ್ರಕಾಶಿತತ್ವಾತ್ ತೇಽತಿಶಶಚ್ಚಿರೇ | 10 ತದಾ ಸ ದೂತ ಉವಾಚ ಮಾ  
 ಭೈಷ್ಠ ಪಶ್ಯತಾದ್ಯ ದಾಯೂದಃ ಪುರೇ ಯುಷ್ಮನ್ನಿಮಿತ್ತಂ ತ್ರಾತಾ ಪ್ರಭುಃ  
 ಖ್ರೀಷ್ಣೋಽಜನಿಷ್ಠ, 11 ಸರ್ವೇಷಾಂ ಲೋಕಾನಾಂ ಮಹಾನನ್ನಜನಕಮ್  
 ಇಮಂ ಮಜ್ಜಲವೃತ್ತಾನ್ತಂ ಯುಷ್ಮಾನ್ ಜ್ಞಾಪಯಾಮಿ | 12 ಯೂಯಂ  
 (ತತ್ಸ್ಥಾನಂ ಗತ್ವಾ) ವಸ್ತ್ರವೇಷ್ಠಿತಂ ತಂ ಬಾಲಕಂ ಗೋಶಾಲಾಯಾಂ  
 ಶಯನಂ ದ್ರಕ್ಷ್ಯಥ ಯುಷ್ಮಾನ್ ಪ್ರತೀದಂ ಚಿಹ್ನಂ ಭವಿಷ್ಯತಿ | 13  
 ದೂತ ಇಮಾಂ ಕಥಾಂ ಕಥಿತವತಿ ತತ್ರಾಕಸ್ಮಾತ್ ಸ್ವರ್ಗೀಯಾಃ ಪೃತನಾ



ಆಗತ್ಯ ಕಥಾಮ್ ಇಮಾಂ ಕಥಯಿತ್ತೇಶ್ವರಸ್ಯ ಗುಣಾನನ್ವವಾದಿಷುಃ,  
 ಯಥಾ, 14 ಸರ್ವೋದ್ವರ್ಜಿಸ್ಥಿರೀಶ್ವರಸ್ಯ ಮಹಿಮಾ ಸಮ್ಪ್ರಕಾಶ್ಯತಾಂ |  
 ಶಾನ್ತಿಭೂರ್ಯಾತ್ ಪೃಥಿವ್ಯಾಸ್ತು ಸನ್ನೋಷಶ್ಚ ನರಾನ್ ಪ್ರತಿ || 15 ತತಃ  
 ಪರಂ ತೇಷಾಂ ಸನ್ನಿಧೇ ದೂರ್ತಗಣೇ ಸ್ವರ್ಗಂ ಗತೇ ಮೇಷಪಾಲಕಾಃ  
 ಪರಸ್ಪರಮ್ ಅವೇಚನ್ ಆಗಚ್ಛತ ಪ್ರಭುಃ ಪರಮೇಶ್ವರೋ ಯಾಂ  
 ಘಟಿನಾಂ ಜ್ಞಾಪಿತವಾನ್ ತಸ್ಯಾ ಯಾಥರ್ಯಂ ಜ್ಞಾತುಂ ವಯಮಧುನಾ  
 ಬೈತ್ತೇಹಮ್ಪುರಂ ಯಾಮಃ | 16 ಪಶ್ಚಾತ್ ತೇ ತೂರ್ಣಂ ವ್ರಜಿತ್ವಾ  
 ಮರಿಯಮಂ ಯೂಷಫಂ ಗೋಶಾಲಾಯಾಂ ಶಯನಂ ಬಾಲಕಜ್ಞ  
 ದದೃಶುಃ | 17 ಇತ್ಥಂ ದೃಷ್ಟ್ವಾ ಬಾಲಕಸ್ಯಾರ್ಥೇ ಪ್ರೋಕ್ತಾಂ ಸರ್ವಕಥಾಂ  
 ತೇ ಪ್ರಾಚಾರಯಾಜ್ಞಕುಃ | 18 ತತೋ ಯೇ ಲೋಕಾ ಮೇಷರಕ್ಷಕಾಣಾಂ  
 ವದನೇಭ್ಯಸ್ತಾಂ ವಾರ್ತಾಂ ಶುಶ್ರುವುಸ್ತೇ ಮಹಾಶ್ಚರ್ಯ್ಯಂ ಮೇನಿರೇ |  
 19 ಕಿನ್ತು ಮರಿಯಮ್ ಏತತ್ಸರ್ವಘಟಿನಾನಾಂ ತಾತ್ಪರ್ಯ್ಯಂ ವಿವಿಚ್ಯ  
 ಮನಸಿ ಸ್ಥಾಪಯಾಮಾಸ | 20 ತತ್ಪಶ್ಚಾದ್ ದೂತವಿಜ್ಞಪ್ತಾನುರೂಪಂ  
 ಶ್ರುತ್ವಾ ದೃಷ್ಟ್ವಾ ಚ ಮೇಷಪಾಲಕಾ ಈಶ್ವರಸ್ಯ ಗುಣಾನುವಾದಂ  
 ಧನ್ಯವಾದಜ್ಞ ಕುರ್ವಾಣಾಃ ಪರಾವೃತ್ಯ ಯಯುಃ | 21 ಅಥ  
 ಬಾಲಕಸ್ಯ ತ್ವಕ್ಷೇದನಕಾಲೇಷ್ವಮದಿವಸೇ ಸಮುಪಸ್ಥಿತೇ ತಸ್ಯ  
 ಗರ್ಭಸ್ಥಿತೇಃ ಪುರ್ವಂ ಸ್ವರ್ಗೀಯದೂತೋ ಯಥಾಜ್ಞಾಪಯತ್  
 ತದನುರೂಪಂ ತೇ ತನ್ನಾಮಧೇಯಂ ಯೀಶುರಿತಿ ಚಕ್ರೀ | 22  
 ತತಃ ಪರಂ ಮೂಸಾಲಿಖಿತವ್ಯವಸ್ಥಾಯಾ ಅನುಸಾರೇಣ ಮರಿಯಮಃ  
 ಶುಚಿತ್ವಕಾಲ ಉಪಸ್ಥಿತೇ, 23 "ಪ್ರಥಮಜಃ ಸರ್ವಃ ಪುರುಷಸನ್ತಾನಃ  
 ಪರಮೇಶ್ವರೇ ಸಮರ್ಪ್ಯತಾಂ," ಇತಿ ಪರಮೇಶ್ವರಸ್ಯ ವ್ಯವಸ್ಥಯಾ 24  
 ಯೀಶುಂ ಪರಮೇಶ್ವರೇ ಸಮರ್ಪಯಿತುಮ್ ಶಾಸ್ತ್ರೀಯವಿಧ್ಯುಕ್ತಂ  
 ಕಪೋತದ್ವಯಂ ಪಾರಾವತಶಾವಕದ್ವಯಂ ವಾ ಬಲಿಂ ದಾತುಂ  
 ತೇ ತಂ ಗೃಹೀತ್ವಾ ಯಿರೂಶಾಲಮಮ್ ಆಯಯುಃ | 25  
 ಯಿರೂಶಾಲಮ್ಪುರನಿವಾಸೀ ಶಿಮಿಯೋನ್ನಾಮಾ ಧಾರ್ಮಿಕ ಏಕ  
 ಆಸೀತ್ ಸ ಇಸ್ರಾಯೇಲಃ ಸಾನ್ತನ್ವನಾಮಪೇಕ್ಷ್ಯ ತಸ್ಯಾ ಕಿಂಚಿತ್ ಪವಿತ್ರ ಆತ್ಮಾ  
 ತಸ್ಮಿನ್ನಾವಿಭೂತಃ | 26 ಅಪರಂ ಪ್ರಭುಣಾ ಪರಮೇಶ್ವರೇಣಾಭಿಷಿಕ್ತೇ  
 ತ್ರಾತರಿ ತ್ವಯಾ ನ ದೃಷ್ಟೇ ತ್ವಂ ನ ಮರಿಷ್ಯಸೀತಿ ವಾಕ್ಯಂ  
 ಪವಿತ್ರೇಣ ಆತ್ಮನಾ ತಸ್ಮ ಪ್ರಾಕಥ್ಯತ | 27 ಅಪರಜ್ಞ ಯದಾ

ಯೀಶೋಃ ಪಿತಾ ಮಾತಾ ಚ ತದರ್ಥಂ ವ್ಯವಸ್ಥಾನುರೂಪಂ ಕರ್ಮ  
ಕರ್ತುಂ ತಂ ಮಂದಿರಮ್ ಆನಿನ್ಯತುಸ್ತದಾ 28 ಶಿಮಿಯೋನ್  
ಆತ್ಮನ ಆಕರ್ಷಣೇನ ಮಂದಿರಮಾಗತ್ಯ ತಂ ಕ್ರೋಡೇ ನಿಧಾಯ  
ಈಶ್ವರಸ್ಯ ಧನ್ಯವಾದಂ ಕೃತ್ವಾ ಕಥಯಾಮಾಸ, ಯಥಾ, 29 ಹೇ  
ಪ್ರಭೋ ತವ ದಾಸೋಯಂ ನಿಜವಾಕ್ಯಾನುಸಾರತಃ | ಇದಾನೀನ್ತು  
ಸಕಲ್ಯಾಣೋ ಭವತಾ ಸಂವಿಸೃಜ್ಯತಾಮ್ | 30 ಯತಃ ಸಕಲದೇಶಸ್ಯ  
ದೀಪ್ತಯೇ ದೀಪ್ತಿರೂಪಕಂ | 31 ಇಸ್ರಾಯೇಲೀಯಲೋಕಸ್ಯ  
ಮಹಾಗೌರವರೂಪಕಂ | 32 ಯಂ ತ್ರಾಯಕಂ ಜನಾನಾನ್ತು ಸಮ್ಖೇ  
ತ್ವಮಜೀಜನಃ | ಸಬವ ವಿದ್ಯತೇಽಸ್ಮಾಕಂ ಧ್ರವಂ ನಯನನಗೋಚರೇ | |  
33 ತದಾನೀಂ ತೇನೋಕ್ತಾ ಏತಾಃ ಸಕಲಾಃ ಕಥಾಃ ಶ್ರುತ್ವಾ  
ತಸ್ಯ ಮಾತಾ ಯೂಷಘ್ ಚ ವಿಸ್ಮಯಂ ಮೇನಾತೇ | 34  
ತತಃ ಪರಂ ಶಿಮಿಯೋನ್ ತೇಭ್ಯ ಆಶಿಷಂ ದತ್ವಾ ತನ್ಮಾತರಂ  
ಮರಿಯಮಮ್ ಉವಾಚ, ಪಶ್ಯ ಇಸ್ರಾಯೇಲೋ ವಂಶಮಧ್ಯೇ  
ಬಹೂನಾಂ ಪಾತನಾಯೋತ್ಥಾಪನಾಯ ಚ ತಥಾ ವಿರೋಧಪಾತ್ರಂ  
ಭವಿತುಂ, ಬಹೂನಾಂ ಗುಪ್ತಮನೋಗತಾನಾಂ ಪ್ರಕಟೀಕರಣಾಯ  
ಬಾಲಕೋಯಂ ನಿಯುಕ್ತೋಸ್ತಿ | 35 ತಸ್ಮಾತ್ ತವಾಪಿ ಪ್ರಾಣಾಃ ಶೂಲೇನ  
ವ್ಯತ್ಸ್ಯಂತೇ | 36 ಅಪರಙ್ಗ ಆಶೇರಸ್ಯ ವಂಶೀಯಫಿನೂಯೇಲೋ  
ದುಹಿತಾ ಹನ್ನಾಖ್ಯಾ ಅತಿಜರತೀ ಭವಿಷ್ಯದ್ವಾದಿನೈಕಾ ಯಾ ವಿವಾಹಾತ್  
ಪರಂ ಸಪ್ತ ವತ್ಸರಾನ್ ಪತ್ಯಾ ಸಹ ನ್ಯವಸತ್ ತತೋ ವಿಧವಾ  
ಭೂತ್ವಾ ಚತುರಶೀತಿವರ್ಷವಯಃಪರ್ಯನತಂ 37 ಮಂದಿರೇ ಸ್ಥಿತ್ವಾ  
ಪ್ರಾರ್ಥನೋಪವಾಸೈರ್ದಿವಾನಿಶಮ್ ಈಶ್ವರಮ್ ಅಸೇವತ ಸಾಪಿ ಸ್ತ್ರೀ  
ತಸ್ಮಿನ್ ಸಮಯೇ ಮಂದಿರಮಾಗತ್ಯ 38 ಪರಮೇಶ್ವರಸ್ಯ ಧನ್ಯವಾದಂ  
ಚಕಾರ, ಯಿರೂಶಾಲಮ್ಪುರವಾಸಿನೋ ಯಾವನ್ನೋ ಲೋಕಾ  
ಮುಕ್ತಿಮಪೇಕ್ಷ್ಯ ಸ್ಥಿತಾಸ್ತಾನ್ ಯೀಶೋವೃತ್ತಾಂತಂ ಜ್ಞಾಪಯಾಮಾಸ |  
39 ಇತ್ಥಂ ಪರಮೇಶ್ವರಸ್ಯ ವ್ಯವಸ್ಥಾನುಸಾರೇಣ ಸರ್ವೇಷು ಕರ್ಮಸು  
ಕೃತೇಷು ತೌ ಪುನಶ್ಚ ಗಾಲೀಲೋ ನಾಸರತ್ನಾಮಕಂ ನಿಜನಗರಂ  
ಪ್ರತಸ್ಥಾತೇ | 40 ತತ್ಪಶ್ಚಾದ್ ಬಾಲಕಃ ಶರೀರೇಣ ವೃದ್ಧಿಮೇತ್ಯ  
ಜ್ಞಾನೇನ ಪರಿಪೂರ್ಣ ಆತ್ಮನಾ ಶಕ್ತಿಮಾಂಶ್ಚ ಭವಿತುಮಾರೇಭೇ  
ತಥಾ ತಸ್ಮಿನ್ ಈಶ್ವರಾನುಗ್ರಹೋ ಬಭೂವ | 41 ತಸ್ಯ ಪಿತಾ

ಮಾತಾ ಚ ಪ್ರತಿವರ್ಷಂ ನಿಸ್ತಾರೋತ್ಸವಸಮಯೇ ಯಿರೂಶಾಲಮಮ್  
 ಅಗಚ್ಛತಾಮ್ | 42 ಅಪರಂಚ್ಚ ಯೀಶೌ ದ್ವಾದಶವರ್ಷವಯಸ್ಯೇ ಸತಿ  
 ತೌ ಪರ್ವಸಮಯಸ್ಯ ರೀತ್ಯನುಸಾರೇಣ ಯಿರೂಶಾಲಮಂ ಗತ್ವಾ  
 43 ಪಾರ್ವಣಂ ಸಮ್ಪಾದ್ಯ ಪುನರಪಿ ವ್ಯಾಘುಯ್ಯ ಯಾತಃ ಕಿನ್ನು  
 ಯೀಶುರ್ಬಾಲಕೋ ಯಿರೂಶಾಲಮಿ ತಿಷ್ಠತಿ | ಯೂಷಘ್ ತನ್ಮಾತಾ  
 ಚ ತದ್ ಅವಿದಿತ್ವಾ 44 ಸ ಸಜ್ಜಿಭಿಃ ಸಹ ವಿದ್ಯತ ಏತಚ್ಚ ಬುದ್ಧ್ವಾ  
 ದಿನ್ಮೈಕಗಮ್ಯಮಾರ್ಗಂ ಜಗ್ಮತುಃ | ಕಿನ್ನು ಶೇಷೇ ಜ್ಞಾತಿಬನ್ಧುನಾಂ  
 ಸಮೀಪೇ ಮೃಗಯಿತ್ವಾ ತದುದ್ದೇಶಮಪ್ರಾಪ್ಯ 45 ತೌ ಪುನರಪಿ  
 ಯಿರೂಶಾಲಮಮ್ ಪರಾವೃತ್ಯಾಗತ್ಯ ತಂ ಮೃಗಯಾಚ್ಛಕ್ರತುಃ | 46  
 ಅಥ ದಿನತ್ರಯಾತ್ ಪರಂ ಪಣ್ಣಿತಾನಾಂ ಮಧ್ಯೇ ತೇಷಾಂ ಕಥಾಃ  
 ಶೃಣ್ವನ್ ತತ್ತ್ವಂ ಪೃಚ್ಛಂಶ್ಚ ಮನ್ದಿರೇ ಸಮುಪವಿಷ್ಟಃ ಸ ತಾಭ್ಯಾಂ  
 ದೃಷ್ಟಃ | 47 ತದಾ ತಸ್ಯ ಬುದ್ಧ್ಯಾ ಪ್ರತ್ಯುತ್ಕರ್ಮೈಶ್ಚ ಸರ್ವೇ ಶ್ರೋತಾರೋ  
 ವಿಸ್ಮಯಮಾಪದ್ಯಂತೇ | 48 ತಾದೃಶಂ ದೃಷ್ಟ್ವಾ ತಸ್ಯ ಜನಕೋ ಜನನೀ  
 ಚ ಚಮಚ್ಚಕ್ರತುಃ ಕಿಣ್ವ ತಸ್ಯ ಮಾತಾ ತಮವದತ್, ಹೇ ಪುತ್ರ,  
 ಕಥಮಾವಾಂ ಪ್ರತೀತ್ಥಂ ಸಮಾಚರಸ್ವಮ್? ಪಶ್ಯ ತವ ಪಿತಾಹಂ  
 ಶೋಕಾಕುಲೌ ಸನ್ತೌ ತ್ವಾಮನ್ವಿಚ್ಛಾವಃ ಸ್ಮ | 49 ತತಃ ಸೋವದತ್ ಕುತೋ  
 ಮಾಮ್ ಅನ್ವೈಚ್ಛತಂ? ಪಿತುರ್ಗೃಹೇ ಮಯಾ ಸ್ಥಾತವ್ಯಮ್ ಏತತ್ ಕಿಂ  
 ಯುವಾಭ್ಯಾಂ ನ ಜ್ಞಾಯತೇ? 50 ಕಿನ್ನು ತೌ ತಸ್ಮೈತದ್ವಾಕ್ಯಸ್ಯ ತಾತ್ಪರ್ಯಂ  
 ಬೋದ್ಧಂ ನಾಶಕ್ನುತಾಂ | 51 ತತಃ ಪರಂ ಸ ತಾಭ್ಯಾಂ ಸಹ ನಾಸರತಂ  
 ಗತ್ವಾ ತಯೋರ್ವಶೀಭೂತಸ್ತಸೌ ಕಿನ್ನು ಸರ್ವಾಃ ಏತಾಃ ಕಥಾಸ್ತಸ್ಯ ಮಾತಾ  
 ಮನಸಿ ಸ್ಥಾಪಯಾಮಾಸ | 52 ಅಥ ಯೀಶೋ ಬುರ್ಧಿಃ ಶರೀರಂ  
 ತಥಾ ತಸ್ಮಿನ್ ಈಶ್ವರಸ್ಯ ಮಾನವಾನಾಂ ಇನ್ದ್ರಿಯಗ್ರಹೋ ವರ್ಧಿತುಮ್  
 ಆರೇಭೇ |

**3** ಅನನ್ತರಂ ತಿಬಿರಿಯಕ್ಕೆಸರಸ್ಯ ರಾಜತ್ವಸ್ಯ ಪಞ್ಚದಶೇ ವತ್ಸರೇ ಸತಿ  
 ಯದಾ ಪನ್ನೀಯಪೀಲಾತೋ ಯಿಹೂದಾದೇಶಾಧಿಪತಿ ಹೇರೋದ್  
 ತು ಗಾಲೀಲ್ಯದೇಶಸ್ಯ ರಾಜಾ ಫಿಲಿಪನಾಮಾ ತಸ್ಯ ಭ್ರಾತಾ ತು  
 ಯಿತೂರಿಯಾಯಾಸ್ತ್ರಾಖೋನೀತಿಯಾಪ್ರದೇಶಸ್ಯ ಚ ರಾಜಾಸೀತ್  
 ಲುಷಾನೀಯನಾಮಾ ಅವಿಲೀನೀದೇಶಸ್ಯ ರಾಜಾಸೀತ್ 2 ಹಾನನ್  
 ಕಿಯಫಾಶ್ಚೇಮೌ ಪ್ರಧಾನಯಾಜಾಕಾವಾಸ್ತಾಂ ತದಾನೀಂ ಸಿಖರಿಯಸ್ಯ

ಪುತ್ತಾಯ ಯೋಹನೇ ಮಧ್ಯೇಪ್ರಾನ್ತರಮ್ ಈಶ್ವರಸ್ಯ ವಾಕ್ಯೇ ಪ್ರಕಾಶಿತೇ  
 ಸತಿ 3 ಸ ಯದ್ಧನ ಉಭಯತಟಪ್ರದೇಶಾನ್ ಸಮೇತ್ಯ  
 ಪಾಪಮೋಚನಾರ್ಥಂ ಮನಃಪರಾವರ್ತನಸ್ಯ ಚಿಹ್ನರೂಪಂ  
 ಯನ್ಮಜ್ಜನಂ ತದೀಯಾಃ ಕಥಾಃ ಸರ್ವತ್ರ ಪ್ರಚಾರಯಿತುಮಾರೇಭೇ |  
 4 ಯಿಶಯಿಯಭವಿಷ್ಯದ್ವಕ್ತೃಗ್ರನ್ಥೇ ಯಾದೃಶೀ ಲಿಪಿರಾಸ್ತೇ  
 ಯಥಾ, ಪರಮೇಶಸ್ಯ ಪನ್ನಾನಂ ಪರಿಷ್ಕುರುತ ಸರ್ವತಃ | ತಸ್ಯ  
 ರಾಜಪಥಇಷ್ಟೈವ ಸಮಾನಂ ಕುರುತಾಧುನಾ | 5 ಕಾರಿಷ್ಯಂತೇ  
 ಸಮುಚ್ಛ್ರಾಯಾಃ ಸಕಲಾ ನಿಮ್ಮಭೂಮಯಃ | ಕಾರಿಷ್ಯಂತೇ ನತಾಃ ಸರ್ವೇ  
 ಪರ್ವತಾಶ್ಚೋಪಪರ್ವತಾಃ | ಕಾರಿಷ್ಯಂತೇ ಚ ಯಾ ವಕ್ರಾಸ್ತಾಃ  
 ಸರ್ವಾಃ ಸರಲಾ ಭುವಃ | ಕಾರಿಷ್ಯಂತೇ ಸಮಾನಾಸ್ತಾ ಯಾ  
 ಉಚ್ಚನೀಚಭೂಮಯಃ | 6 ಈಶ್ವರೇಣ ಕೃತಂ ತ್ರಾಣಂ ದ್ರಕ್ಷ್ಯಂತಿ  
 ಸರ್ವಮಾನವಾಃ | ಇತ್ಯೇತತ್ ಪ್ರಾನ್ತರೇ ವಾಕ್ಯಂ ವದತಃ ಕಸ್ಯಚಿದ್  
 ರವಃ || 7 ಯೇ ಯೇ ಲೋಕಾ ಮಜ್ಜನಾರ್ಥಂ ಬಹಿರಾಯಯುಸ್ತಾನ್  
 ಸೋವದತ್ ರೇ ರೇ ಸರ್ಪವಂಶಾ ಆಗಾಮಿನಃ ಕೋಪಾತ್  
 ಪಲಾಯಿತುಂ ಯುಷ್ಮಾನ್ ಕಶ್ಚೇತಯಾಮಾಸ? 8 ತಸ್ಮಾದ್  
 ಇಬ್ರಾಹೀಮ್ ಅಸ್ಮಾಕಂ ಪಿತಾ ಕಥಾಮೀದೃಶೀಂ ಮನೋಭಿ ನ  
 ಕಥಯಿತ್ವಾ ಯೂಯಂ ಮನಃಪರಿವರ್ತನಯೋಗ್ಯಂ ಫಲಂ ಫಲತಃ  
 ಯುಷ್ಮಾನಹಂ ಯಥಾರ್ಥಂ ವದಾಮಿ ಪಾಷಾಣೇಭ್ಯ ಏತೇಭ್ಯ ಈಶ್ವರ  
 ಇಬ್ರಾಹೀಮಃ ಸನ್ನಾನೋತ್ಪಾದನೇ ಸಮರ್ಥಃ | 9 ಅಪರಂಶ್ಚ  
 ತರುಮೂಲೇಽಧುನಾಪಿ ಪರಶುಃ ಸಂಲಗ್ನೋಸ್ತಿ ಯಸ್ತರುರುತ್ತಮಂ  
 ಫಲಂ ನ ಫಲತಿ ಸ ಛಿದ್ಯತೇಽಗ್ನೌ ನಿಕ್ಷಿಪ್ಯತೇ ಚ | 10 ತದಾನೀಂ  
 ಲೋಕಾಸ್ತಂ ಪಪ್ರಚ್ಛುಸ್ತರ್ಹಿ ಕಿಂ ಕರ್ತವ್ಯಮಸ್ಮಾಭಿಃ? 11 ತತಃ  
 ಸೋವಾದೀತ್ ಯಸ್ಯ ದ್ವೇ ವಸನೇ ವಿದ್ಯೇತೇ ಸ ವಸ್ತ್ರಹೀನಾಯೈಕಂ  
 ವಿತರತು ಕಿಂಚ್ಚ ಯಸ್ಯ ಖಾದ್ಯದ್ರವ್ಯಂ ವಿದ್ಯೇತೇ ಸೋಪಿ ತಥೈವ  
 ಕರೋತು | 12 ತತಃ ಪರಂ ಕರಸಂಭಾಯಿನೋ ಮಜ್ಜನಾರ್ಥಮ್ ಆಗತ್ಯ  
 ಪಪ್ರಚ್ಛುಃ ಹೇ ಗುರೋ ಕಿಂ ಕರ್ತವ್ಯಮಸ್ಮಾಭಿಃ? 13 ತತಃ  
 ಸೋಕಥಯತ್ ನಿರೂಪಿತಾದಧಿಕಂ ನ ಗೃಹ್ಣಿತ | 14 ಅನನ್ತರಂ  
 ಸೇನಾಗಣ ಏತ್ಯ ಪಪ್ರಚ್ಛ ಕಿಮಸ್ಮಾಭಿ ವಾರ್ ಕರ್ತವ್ಯಮ್? ತತಃ  
 ಸೋಭಿದಧೇ ಕಸ್ಯ ಕಾಮಪಿ ಹಾನಿಂ ಮಾ ಕಾರ್ಷ್ಯ ತಥಾ

ಮೃಷಾಪವಾದಂ ಮಾ ಕುರುತ ನಿಜವೇತನೇನ ಚ ಸನ್ನುಷ್ಣ ತಿಷ್ಠತ | 15  
 ಅಪರಙ್ಗ ಲೋಕಾ ಅಪೇಕ್ಷಯಾ ಸ್ಥಿತ್ವಾ ಸರ್ವೇಪೀತಿ ಮನೋಭಿ  
 ವಿತರ್ಕಯಾಙ್ಗಕ್ರುಃ, ಯೋಹನಯಮ್ ಅಭಿಷಿಕ್ತಸ್ತೃತಾ ನ ವೇತಿ?  
 16 ತದಾ ಯೋಹನ್ ಸರ್ವಾನ್ ವ್ಯಾಜಹಾರ, ಜಲೇಽಹಂ  
 ಯುಷ್ಮಾನ್ ಮಜ್ಜಯಾಮಿ ಸತ್ಯಂ ಕಿನ್ನು ಯಸ್ಯ ಪಾದುಕಾಬನ್ಧನಂ  
 ಮೋಚಯಿತುಮಪಿ ನ ಯೋಗ್ಯೋಸ್ಮಿ ತಾದೃಶ ಏಕೋ ಮತ್ತೋ  
 ಗುರುತಃ ಪುಮಾನ್ ಏತಿ, ಸ ಯುಷ್ಮಾನ್ ವಹ್ನಿರೂಪೇ ಪವಿತ್ರ ಆತ್ಮನಿ  
 ಮಜ್ಜಯಿಷ್ಯತಿ | 17 ಅಪರಙ್ಗ ತಸ್ಯ ಹಸ್ತೇ ಶೂರ್ಪ ಆಸ್ತೇ ಸ ಸ್ವಶಸ್ವಾನಿ  
 ಶುದ್ಧರೂಪಂ ಪ್ರಸ್ಥೋಟ್ಟ್ಯ ಗೋಧೂಮಾನ್ ಸರ್ವಾನ್ ಭಾಣ್ಡಾಗಾರೇ  
 ಸಂಗ್ರಹೀಷ್ಯತಿ ಕಿನ್ನು ಬೂಷಾಣಿ ಸರ್ವಾಣ್ಯನಿರ್ವ್ವಾಣವಹ್ನಿನಾ  
 ದಾಹಯಿಷ್ಯತಿ | 18 ಯೋಹನ್ ಉಪದೇಶೇನೇತ್ಥಂ ನಾನಾಕಥಾ  
 ಲೋಕಾನಾಂ ಸಮಕ್ಷಂ ಪ್ರಚಾರಯಾಮಾಸ | 19 ಅಪರಙ್ಗ ಹೇರೋದ್  
 ರಾಜಾ ಫಿಲಿಪ್ಪಾಮ್ನಃ ಸಹೋದರಸ್ಯ ಭಾರ್ಯಾಂ ಹೇರೋದಿಯಾಮಧಿ  
 ತಥಾನ್ಯಾನಿ ಯಾನಿ ಯಾನಿ ಕುಕರ್ಮಾಣಿ ಕೃತವಾನ್ ತದಧಿ ಚ 20  
 ಯೋಹನಾ ತಿರಸ್ಕೃತೋ ಭೂತ್ವಾ ಕಾರಾಗಾರೇ ತಸ್ಯ ಬನ್ಧನಾದ್  
 ಅಪರಮಪಿ ಕುಕರ್ಮ್ ಚಕಾರ | 21 ಇತಃ ಪೂರ್ವ್ವಂ ಯಸ್ಮಿನ್  
 ಸಮಯೇ ಸರ್ವೇ ಯೋಹನಾ ಮಜ್ಜಿತಾಸ್ತದಾನೀಂ ಯೀಶುರಪ್ಯಾಗತ್ಯ  
 ಮಜ್ಜಿತಃ | 22 ತದನನ್ತರಂ ತೇನ ಪ್ರಾರ್ಥಿತೇ ಮೇಘದ್ವಾರಂ ಮುಕ್ತಂ  
 ತಸ್ಮಾಚ್ಚ ಪವಿತ್ರ ಆತ್ಮಾ ಮೂರ್ತಿಮಾನ್ ಭೂತ್ವಾ ಕಪೋತವತ್  
 ತದುಪರ್ಯವರುರೋಹ; ತದಾ ತ್ವಂ ಮಮ ಪ್ರಿಯಃ ಪುತ್ರಸ್ತ್ವಯಿ  
 ಮಮ ಪರಮಃ ಸನ್ನೋಷ ಇತ್ಯಾಕಾಶವಾಣೀ ಬಭೂವ | 23 ತದಾನೀಂ  
 ಯೀಶುಃ ಪ್ರಾಯೇಣ ತ್ರಿಂಶದ್ವರ್ಷವಯಸ್ಯ ಆಸೀತ್ | ಲೌಕಿಕಜ್ಞಾನೇ ತು  
 ಸ ಯೂಷಫಃ ಪುತ್ರಃ, 24 ಯೂಷಫ್ ಏಲೇಃ ಪುತ್ರಃ, ಏಲಿರ್ಮತ್ತಃ  
 ಪುತ್ರಃ, ಮತ್ತತ್ ಲೇವೇಃ ಪುತ್ರಃ, ಲೇವಿ ರ್ಮಲ್ಕೇಃ ಪುತ್ರಃ,  
 ಮಲ್ಕಿಯಾನ್ಯಸ್ಯ ಪುತ್ರಃ; ಯಾನೋ ಯೂಷಫಃ ಪುತ್ರಃ | 25  
 ಯೂಷಫ್ ಮತ್ತಥಿಯಸ್ಯ ಪುತ್ರಃ, ಮತ್ತಥಿಯ ಆಮೋಸಃ ಪುತ್ರಃ,  
 ಆಮೋಸ್ ನಹೂಮಃ ಪುತ್ರಃ, ನಹೂಮ್ ಇಷ್ಲೇಃ ಪುತ್ರಃ ಇಷ್ಲಿರ್ನಗೇಃ  
 ಪುತ್ರಃ | 26 ನಗಿರ್ಮಾಟಃ ಪುತ್ರಃ, ಮಾಟ್ ಮತ್ತಥಿಯಸ್ಯ ಪುತ್ರಃ,  
 ಮತ್ತಥಿಯಃ ಶಿಮಿಯೇಃ ಪುತ್ರಃ, ಶಿಮಿಯಿಯೂಷಫಃ ಪುತ್ರಃ,

ಯೂಷಫ್ ಯಿಹೂದಾಃ ಪುತ್ರಃ | 27 ಯಿಹೂದಾ ಯೋಹಾನಾಃ  
ಪುತ್ರಃ, ಯೋಹಾನಾ ರೀಷಾಃ ಪುತ್ರಃ, ರೀಷಾಃ ಸಿರುಬ್ಬಾಬಿಲಃ ಪುತ್ರಃ,  
ಸಿರುಬ್ಬಾಬಿಲ್ ಶಲ್ತೀಯೇಲಃ ಪುತ್ರಃ, ಶಲ್ತೀಯೇಲ್ ನೇರೇಃ ಪುತ್ರಃ | 28  
ನೇರಿಮ್‌ಲೈಃ ಪುತ್ರಃ, ಮಲ್ಕಿಃ ಅದ್ಯಃ ಪುತ್ರಃ, ಅದ್ವೀ ಕೋಷಮಃ ಪುತ್ರಃ,  
ಕೋಷಮ್ ಇಲ್ಮೋದದಃ ಪುತ್ರಃ, ಇಲ್ಮೋದದ್ ಏರಃ ಪುತ್ರಃ | 29 ಏರ್  
ಯೋಶೇಃ ಪುತ್ರಃ, ಯೋಶಿಃ ಇಲೀಯೇಷರಃ ಪುತ್ರಃ, ಇಲೀಯೇಷರ್  
ಯೋರೀಮಃ ಪುತ್ರಃ, ಯೋರೀಮ್ ಮತ್ತತಃ ಪುತ್ರಃ, ಮತ್ತತ ಲೇವೇಃ  
ಪುತ್ರಃ | 30 ಲೇವಿಃ ಶಿಮಿಯೋನಃ ಪುತ್ರಃ, ಶಿಮಿಯೋನ್ ಯಿಹೂದಾಃ  
ಪುತ್ರಃ, ಯಿಹೂದಾ ಯೂಷುಫಃ ಪುತ್ರಃ, ಯೂಷುಫ್ ಯೋನನಃ  
ಪುತ್ರಃ, ಯಾನನ್ ಇಲೀಯಾಕೀಮಃ ಪುತ್ರಃ | 31 ಇಲೀಯಾಕೀಮಃ  
ಮಿಲೇಯಾಃ ಪುತ್ರಃ, ಮಿಲೇಯಾ ಮೈನನಃ ಪುತ್ರಃ, ಮೈನನ್ ಮತ್ತತ್ಸ್ಯ  
ಪುತ್ರಃ, ಮತ್ತತ್ಸ್ಯೋ ನಾಥನಃ ಪುತ್ರಃ, ನಾಥನ್ ದಾಯೂದಃ ಪುತ್ರಃ | 32  
ದಾಯೂದ್ ಯಿಶಯಃ ಪುತ್ರಃ, ಯಿಶಯ ಓಬೇದಃ ಪುತ್ರಃ, ಓಬೇದ್  
ಬೋಯಸಃ ಪುತ್ರಃ, ಬೋಯಸ್ ಸಲ್ಮೋನಃ ಪುತ್ರಃ, ಸಲ್ಮೋನ್  
ನಹಶೋನಃ ಪುತ್ರಃ | 33 ನಹಶೋನ್ ಅಮ್ಮೀನಾದಬಃ ಪುತ್ರಃ,  
ಅಮ್ಮೀನಾದಬ್ ಅರಾಮಃ ಪುತ್ರಃ, ಅರಾಮ್ ಹಿಷ್ರೋಣಃ ಪುತ್ರಃ,  
ಹಿಷ್ರೋಣ್ ಪೇರಸಃ ಪುತ್ರಃ, ಪೇರಸ್ ಯಿಹೂದಾಃ ಪುತ್ರಃ | 34  
ಯಿಹೂದಾ ಯಾಕೂಬಃ ಪುತ್ರಃ, ಯಾಕೂಬ್ ಇಸ್ಸಾಕಃ ಪುತ್ರಃ, ಇಸ್ಸಾಕ್  
ಇಬ್ರಾಹೀಮಃ ಪುತ್ರಃ, ಇಬ್ರಾಹೀಮ್ ತೇರಹಃ ಪುತ್ರಃ, ತೇರಹ್  
ನಾಹೋರಃ ಪುತ್ರಃ | 35 ನಾಹೋರ್ ಸಿರುಗಃ ಪುತ್ರಃ, ಸಿರುಗ್ ರಿಯ್ವುಃ  
ಪುತ್ರಃ, ರಿಯೂಃ ಪೇಲಗಃ ಪುತ್ರಃ, ಪೇಲಗ್ ಏವರಃ ಪುತ್ರಃ, ಏವರ್  
ಶೇಲಹಃ ಪುತ್ರಃ | 36 ಶೇಲಹ್ ಕೈನನಃ ಪುತ್ರಃ, ಕೈನನ್ ಅಫ್‌ಕ್ವದಃ  
ಪುತ್ರಃ, ಅಫ್‌ಕ್ವದ್ ಶಾಮಃ ಪುತ್ರಃ, ಶಾಮ್ ನೋಹಃ ಪುತ್ರಃ,  
ನೋಹೋ ಲೇಮಕಃ ಪುತ್ರಃ | 37 ಲೇಮಕ್ ಮಿಥೂಶೇಲಹಃ ಪುತ್ರಃ,  
ಮಿಥೂಶೇಲಹ್ ಹನೋಕಃ ಪುತ್ರಃ, ಹನೋಕ್ ಯೇರದಃ ಪುತ್ರಃ,  
ಯೇರದ್ ಮಹಲಲೇಲಃ ಪುತ್ರಃ, ಮಹಲಲೇಲ್ ಕೈನನಃ ಪುತ್ರಃ | 38  
ಕೈನನ್ ಇನೋಶಃ ಪುತ್ರಃ, ಇನೋಶ್ ಶೇತಃ ಪುತ್ರಃ, ಶೇತ್ ಆದಮಃ  
ಪುತ್ರಃ, ಆದಮ್ ಈಶ್ವರಸ್ಯ ಪುತ್ರಃ |

**4** ತತಃ ಪರಂ ಯೀಶುಃ ಪವಿತ್ರೇಣಾತ್ಮನಾ ಪೂರ್ಣಃ ಸನ್  
ಯರ್ಧನನದ್ಯಾಃ ಪರಾವೃತ್ಯಾತ್ಮನಾ ಪ್ರಾನ್ತರಂ ನೀತಃ ಸನ್  
ಚತ್ವಾರಿಂಶದ್ವಿನಾನಿ ಯಾವತ್ ಶೈತಾನಾ ಪರೀಕ್ಷಿತೋಽಭೂತ್, 2 ಕಿಂಚಿ  
ತಾನಿ ಸರ್ವದಿನಾನಿ ಭೋಜನಂ ವಿನಾ ಸ್ಥಿತತ್ವಾತ್ ಕಾಲೇ ಪೂರ್ಣೇ ಸ  
ಕ್ಷುಧಿತವಾನ್ | 3 ತತಃ ಶೈತಾನಾಗತ್ಯ ತಮವದತ್ ತ್ವಂ ಚೇದೀಶ್ವರಸ್ಯ  
ಪುತ್ರಸ್ತುರ್ಹಿ ಪ್ರಸ್ತರಾನೇತಾನ್ ಆಜ್ಞಯಾ ಪೂಪಾನ್ ಕುರು | 4 ತದಾ  
ಯೀಶುರುವಾಚ, ಲಿಪಿರೀದ್ಯಶೀ ವಿದ್ಯತೇ ಮನುಜಃ ಕೇವಲೇನ  
ಪೂಪೇನ ನ ಜೀವತಿ ಕಿನ್ವೀಶ್ವರಸ್ಯ ಸರ್ವಾಭಿರಾಜ್ಞಾಭಿ ಜೀವತಿ | 5  
ತದಾ ಶೈತಾನ್ ತಮುಚ್ಚಂ ಪರ್ವತಂ ನೀತ್ವಾ ನಿಮಿಷೈಕಮಧ್ಯೇ ಜಗತಃ  
ಸರ್ವರಾಜ್ಯಾನಿ ದರ್ಶಿತವಾನ್ | 6 ಪಶ್ಚಾತ್ ತಮವಾದೀತ್ ಸರ್ವಮ್  
ಏತದ್ ವಿಭವಂ ಪ್ರತಾಪಂ ತುಭ್ಯಂ ದಾಸ್ಯಾಮಿ ತನ್ ಮಯಿ  
ಸಮರ್ಪಿತಮಾಸ್ತೇ ಯಂ ಪ್ರತಿ ಮಮೇಚ್ಛಾ ಜಾಯತೇ ತಸ್ಮೈ ದಾತುಂ  
ಶಕ್ನೋಮಿ, 7 ತ್ವಂ ಚೇನ್ಮಾಂ ಭಜಸೇ ತರ್ಹಿ ಸರ್ವಮೇತತ್ ತವೈವ  
ಭವಿಷ್ಯತಿ | 8 ತದಾ ಯೀಶುಸ್ತಂ ಪ್ರತ್ಯುಕ್ತವಾನ್ ದೂರೀ ಭವ ಶೈತಾನ್  
ಲಿಪಿರಾಸ್ತೇ, ನಿಜಂ ಪ್ರಭುಂ ಪರಮೇಶ್ವರಂ ಭಜಸ್ವ ಕೇವಲಂ ತಮೇವ  
ಸೇವಸ್ವ ಚ | 9 ಅಥ ಶೈತಾನ್ ತಂ ಯಿರೂಶಾಲಮಂ ನೀತ್ವಾ ಮಂದಿರಸ್ಯ  
ಚೂಡಾಯಾ ಉಪರಿ ಸಮುಪವೇಶ್ಯ ಜಗಾದ ತ್ವಂ ಚೇದೀಶ್ವರಸ್ಯ  
ಪುತ್ರಸ್ತುರ್ಹಿ ಸ್ಥಾನಾದಿತೋ ಲಮ್ಭಿತ್ವಾಧಃ | 10 ಪತ ಯತೋ ಲಿಪಿರಾಸ್ತೇ,  
ಆಜ್ಞಾಪಯಿಷ್ಯತಿ ಸ್ವೀಯಾನ್ ದೂತಾನ್ ಸ ಪರಮೇಶ್ವರಃ | 11 ರಕ್ಷಿತುಂ  
ಸರ್ವಮಾರ್ಗೇ ತ್ವಾಂ ತೇನ ತ್ವಚ್ಚರಣೇ ಯಥಾ | ನ ಲಗೇತ್  
ಪ್ರಸ್ತರಾಘಾತಸ್ತ್ವಾಂ ಧರಿಷ್ಯನ್ತಿ ತೇ ತಥಾ | 12 ತದಾ ಯೀಶುನಾ  
ಪ್ರತ್ಯುಕ್ತಮ್ ಇದಮಪ್ಯುಕ್ತಮಸ್ತಿ ತ್ವಂ ಸ್ವಪ್ರಭುಂ ಪರೇಶಂ ಮಾ ಪರೀಕ್ಷಸ್ವ |  
13 ಪಶ್ಚಾತ್ ಶೈತಾನ್ ಸರ್ವಪರೀಕ್ಷಾಂ ಸಮಾಪ್ಯ ಕ್ಷಣಾತ್ತಂ ತ್ಯಕ್ತ್ವಾ  
ಯಯೌ | 14 ತದಾ ಯೀಶುರಾತ್ಮಪ್ರಭಾವಾತ್ ಪುನರ್ಗಾಲೀಲ್ಪದೇಶಂ  
ಗತಸ್ತದಾ ತತ್ಸುಖ್ಯಾತಿಶ್ಚತುರ್ದಿಶಂ ವ್ಯಾನಶೇ | 15 ಸ ತೇಷಾಂ  
ಭಜನಗೃಹೇಷು ಉಪದಿಶ್ಯ ಸರ್ವೈಃ ಪ್ರಶಂಸಿತೋ ಬಭೂವ | 16 ಅಥ  
ಸ ಸ್ವಪಾಲನಸ್ಥಾನಂ ನಾಸರತ್ತುರಮೇತ್ಯ ವಿಶ್ರಾಮವಾರೇ  
ಸ್ವಾಚಾರಾದ್ ಭಜನಗೇಹಂ ಪ್ರವಿಶ್ಯ ಪಠಿತುಮುತ್ತಸ್ಥೌ | 17 ತತೋ  
ಯಿಶಯಿಯಭವಿಷ್ಯದ್ವಾದಿನಃ ಪುಸ್ತಕೇ ತಸ್ಯ ಕರದತ್ತೇ ಸತಿ ಸ ತತ್

ಪುಸ್ತಕಂ ವಿಸ್ತಾರ್ಯ ಯತ್ರ ವಕ್ಷ್ಯಮಾಣಾನಿ ವಚನಾನಿ ಸನ್ತಿ ತತ್ ಸ್ಥಾನಂ  
 ಪ್ರಾಪ್ಯ ಪಪಾಠ | 18 ಆತ್ಮಾ ತು ಪರಮೇಶಸ್ಯ ಮದೀಯೋಪರಿ ವಿದ್ಯತೇ |  
 ದರಿದ್ರೇಷು ಸುಸಂವಾದಂ ವಕ್ತುಂ ಮಾಂ ಸೋಭಿಷಿಕ್ತವಾನ್ | ಭಗ್ನಾನ್ತಃ  
 ಕರಣಾಲೋಕಾನ್ ಸುಸ್ವಸ್ಥಾನ್ ಕರ್ತುಮೇವ ಚ | ಬನ್ದೀಕೃತೇಷು  
 ಲೋಕೇಷು ಮುಕ್ತೇ ಘೋಷಯಿತುಂ ವಚಃ | ನೇತ್ರಾಣಿ  
 ದಾತುಮನ್ಲೇಭ್ಯಸ್ತ್ರಾತುಂ ಬದ್ಧಜನಾನಪಿ | 19 ಪರೇಶಾನುಗ್ರಹೇ ಕಾಲಂ  
 ಪ್ರಚಾರಯಿತುಮೇವ ಚ | ಸರ್ವೈತತ್ಕರಣಾರ್ಥಾಯ ಮಾಮೇವ  
 ಪ್ರಹಿಣೋತಿ ಸಃ || 20 ತತಃ ಪುಸ್ತಕಂ ಬದ್ವಾ ಪರಿಚಾರಕಸ್ಯ ಹಸ್ತೇ  
 ಸಮರ್ಪ್ಯ ಚಾಸನೇ ಸಮುಪವಿಷ್ಟಃ, ತತೋ ಭಜನಗೃಹೇ ಯಾವನ್ನೋ  
 ಲೋಕಾ ಆಸನ್ ತೇ ಸರ್ವೇಽನನ್ಯದೃಷ್ಟ್ವಾ ತಂ ವಿಲುಲೋಕಿರೇ |  
 21 ಅನನ್ತರಮ್ ಅದ್ಯೈತಾನಿ ಸರ್ವ್ವಾಣಿ ಲಿಖಿತವಚನಾನಿ  
 ಯುಷ್ಮಾಕಂ ಮಧ್ಯೇ ಸಿದ್ಧಾನಿ ಸ ಇಮಾಂ ಕಥಾಂ ತೇಭ್ಯಃ  
 ಕಥಯಿತುಮಾರೇಭೇ | 22 ತತಃ ಸರ್ವೇ ತಸ್ಮಿನ್ ಅನ್ವರಜ್ಯನ್ತ, ಕಿಂ ತಸ್ಯ  
 ಮುಖಾನ್ನಿರ್ಗತಾಭಿರನುಗ್ರಹಸ್ಯ ಕಥಾಭಿಶ್ಚಮತ್ಕೃತ್ಯ ಕಥಯಾಮಾಸುಃ  
 ಕಿಮಯಂ ಯೂಷಫಃ ಪುತ್ರೋ ನ? 23 ತದಾ ಸೋಽವಾದೀದ್ ಹೇ  
 ಚಿಕಿತ್ಸಕ ಸ್ವಮೇವ ಸ್ವಸ್ಥಂ ಕುರು ಕರ್ಫನಾಹೂಮಿ ಯದ್ಯತ್  
 ಕೃತವಾನ್ ತದಶ್ರೌಷ್ಮ ತಾಃ ಸರ್ವಾಃ ಕ್ರಿಯಾ ಅತ್ರ ಸ್ವದೇಶೇ ಕುರು  
 ಕಥಾಮೇತಾಂ ಯೂಯಮೇವಾವಶ್ಯಂ ಮಾಂ ವದಿಷ್ಯಥ | 24 ಪುನಃ  
 ಸೋವಾದೀದ್ ಯುಷ್ಮಾನಹಂ ಯಥಾರ್ಥಂ ವದಾಮಿ,  
 ಕೋಪಿ ಭವಿಷ್ಯದ್ವಾದೀ ಸ್ವದೇಶೇ ಸತ್ಕಾರಂ ನ ಪ್ರಾಪ್ನೋತಿ | 25  
 ಅಪರಂ ಯಥಾರ್ಥಂ ವಚ್ಚಿ, ಏಲಿಯಸ್ಯ ಜೀವನಕಾಲೇ ಯದಾ  
 ಸಾರ್ಧತ್ರಿತಯವರ್ಷಾಣಿ ಯಾವತ್ ಜಲದಪ್ರತಿಬನ್ಧಾತ್  
 ಸರ್ವ್ವಸ್ಮಿನ್ ದೇಶೇ ಮಹಾದುರ್ಭಿಕ್ಷಮ್ ಅಜನಿಷ್ಟ ತದಾನೀಮ್  
 ಇಸ್ರಾಯೇಲೋ ದೇಶಸ್ಯ ಮಧ್ಯೇ ಬಹ್ವೋ ವಿಧವಾ ಆಸನ್, 26 ಕಿನ್ತು  
 ಸೀದೋನ್ವದೇಶೀಯಸಾರಿಫತ್ಪುರನಿವಾಸಿನೀಮ್ ಏಕಾಂ ವಿಧವಾಂ  
 ವಿನಾ ಕಸ್ಯಾಶ್ಚಿದಪಿ ಸಮೀಪೇ ಏಲಿಯಃ ಪ್ರೇರಿತೋ ನಾಭೂತ್ | 27  
 ಅಪರಂ ಇಲೀಶಾಯಭವಿಷ್ಯದ್ವಾದಿವಿದ್ಯಮಾನತಾಕಾಲೇ  
 ಇಸ್ರಾಯೇಲೈಶೇ ಬಹವಃ ಕುಷ್ಠಿನ ಆಸನ್ ಕಿನ್ತು ಸುರೀಯದೇಶೀಯಂ  
 ನಾಮಾನ್ಯುಷ್ಠಿನಂ ವಿನಾ ಕೋಪ್ಯನ್ಯಃ ಪರಿಷ್ಕೃತೋ ನಾಭೂತ್ | 28



ಇಮಾಂ ಕಥಾಂ ಶ್ರುತ್ವಾ ಭಜನಗೇಹಸ್ಥಿತಾ ಲೋಕಾಃ ಸಕ್ರೋಧಮ್  
 ಉತ್ಥಾಯ 29 ನಗರಾತ್ತಂ ಬಹಿಷ್ಕೃತ್ಯ ಯಸ್ಯ ಶಿಖರಿಣ ಉಪರಿ ತೇಷಾಂ  
 ನಗರಂ ಸ್ಥಾಪಿತಮಾಸ್ತೇ ತಸ್ಮಾನ್ನಿಕ್ಷೇಪ್ತುಂ ತಸ್ಯ ಶಿಖರಂ ತಂ ನಿನ್ಯುಃ 30  
 ಕಿನ್ನು ಸ ತೇಷಾಂ ಮಧ್ಯಾದಪಸೃತ್ಯ ಸ್ಥಾನಾನ್ತರಂ ಜಗಾಮ | 31 ತತಃ  
 ಪರಂ ಯೇಶುರ್ಗಾಲೀಲ್ಪದೇಶೀಯಕಫರ್ನಾಹೂಮ್ನಗರ  
 ಉಪಸ್ಥಾಯ ವಿಶ್ರಾಮವಾರೇ ಲೋಕಾನುಪದೇಷ್ಟುಮ್  
 ಆರಭ್ವಾನ್ | 32 ತದುಪದೇಶಾತ್ ಸರ್ವೇ ಚಮಚ್ಚಕ್ರು  
 ಯತಸ್ತಸ್ಯ ಕಥಾ ಗುರುತರಾ ಆಸನ್ | 33 ತದಾನೀಂ  
 ತದ್ಭಜನಗೇಹಸ್ಥಿತೋಽಮೇಧ್ಯಭೂತಗ್ರಸ್ತ ಏಕೋ ಜನ ಉಚ್ಚೈಃ  
 ಕಥಯಾಮಾಸ, 34 ಹೇ ನಾಸರತೀಯಯೀಶೋಽಸ್ಮಾನ್ ತ್ಯಜ, ತ್ವಯಾ  
 ಸಹಾಸ್ಮಾಕಂ ಕಃ ಸಮ್ಭನ್ಃ? ಕಿಮಸ್ಮಾನ್ ವಿನಾಶಯಿತುಮಾಯಾಸಿ?  
 ತ್ವಮೀಶ್ವರಸ್ಯ ಪವಿತ್ರೋ ಜನ ಏತದಹಂ ಜಾನಾಮಿ | 35  
 ತದಾ ಯೇಶುಸ್ತಂ ತರ್ಜಯಿತ್ವಾವದತ್ ಮೌನೀ ಭವ ಇತೋ  
 ಬಹಿರ್ಭವ; ತತಃ ಸೋಮೇಧ್ಯಭೂತಸ್ತಂ ಮಧ್ಯಸ್ಥಾನೇ ಪಾತಯಿತ್ವಾ  
 ಕಿಚ್ಚಿದಪ್ಯಹಿಸಿತ್ವಾ ತಸ್ಮಾದ್ ಬಹಿರ್ಗತವಾನ್ | 36 ತತಃ ಸರ್ವೇ  
 ಲೋಕಾಶ್ಚಮತ್ಸೃತ್ಯ ಪರಸ್ಪರಂ ವಕ್ತುಮಾರೇಭಿರೇ ಕೋಯಂ  
 ಚಮತ್ಕಾರಃ | ಏಷ ಪ್ರಭಾವೇಣ ಪರಾಕ್ರಮೇಣ ಚಾಮೇಧ್ಯಭೂತಾನ್  
 ಆಜ್ಞಾಪಯತಿ ತೇನೈವ ತೇ ಬಹಿರ್ಗಚ್ಛಂತಿ | 37 ಅನನ್ತರಂ  
 ಚತುರ್ದಿಕ್ಸ ದೇಶಾನ್ ತಸ್ಯ ಸುಖ್ಯಾತಿರ್ವ್ಯಾಪ್ನೋತ್ | 38 ತದನನ್ತರಂ ಸ  
 ಭಜನಗೇಹಾದ್ ಬಹಿರಾಗತ್ಯ ಶಿಮೋನೋ ನಿವೇಶನಂ ಪ್ರವಿವೇಶ  
 ತದಾ ತಸ್ಯ ಶ್ವಶ್ರುರ್ಜ್ವರೇಣಾತ್ಯಂತಂ ಪೀಡಿತಾಸೀತ್ ಶಿಷ್ಯಾಸ್ತದರ್ಥಂ  
 ತಸ್ಮಿನ್ ವಿನಯಂ ಚಕ್ರುಃ | 39 ತತಃ ಸ ತಸ್ಯಾಃ ಸಮೀಪೇ ಸ್ಥಿತ್ವಾ ಜ್ವರಂ  
 ತರ್ಜಯಾಮಾಸ ತೇನೈವ ತಾಂ ಜ್ವರೋಽತ್ಯಾಕ್ಷೀತ್ ತತಃ ಸಾ ತತ್ಕ್ಷಣಮ್  
 ಉತ್ಥಾಯ ತಾನ್ ಸಿಷೇವೇ | 40 ಅಥ ಸೂರ್ಯಾಸ್ತಕಾಲೇ ಸ್ವೇಷಾಂ  
 ಯೇ ಯೇ ಜನಾ ನಾನಾರೋಗೈಃ ಪೀಡಿತಾ ಆಸನ್ ಲೋಕಾಸ್ತಾನ್  
 ಯೇಶೋಃ ಸಮೀಪಮ್ ಆನಿನ್ಯುಃ, ತದಾ ಸ ಏಕೈಕಸ್ಯ ಗಾತ್ರೇ  
 ಕರಮರ್ಪಯಿತ್ವಾ ತಾನರೋಗಾನ್ ಚಕಾರ | 41 ತತೋ  
 ಭೂತಾ ಬಹುಭ್ಯೋ ನಿರ್ಗತ್ಯ ಚೀತ್ಯಬ್ಧಂ ಕೃತ್ವಾ ಚ ಬಭಾಷಿರೇ  
 ತ್ವಮೀಶ್ವರಸ್ಯ ಪುತ್ರೋಽಭಿಷಿಕ್ತತ್ರಾತಾ; ಕಿನ್ನು ಸೋಭಿಷಿಕ್ತತ್ರಾತೇತಿ ತೇ

ವಿವಿಧರೇತಸ್ಮಾತ್ ಕಾರಣಾತ್ ತಾನ್ ತರ್ಜಯಿತ್ವಾ ತದ್ವಕ್ತುಂ  
ನಿಷಿಷೇದ | 42 ಅಪರಂಜಿ ಪ್ರಭಾತೇ ಸತಿ ಸ ವಿಜನಸ್ಥಾನಂ ಪ್ರತಸ್ಥೇ  
ಪಶ್ಚಾತ್ ಜನಾಸ್ತಮನ್ವಿಚ್ಛನ್ನಸ್ತನ್ನಿಕಟಂ ಗತ್ವಾ ಸ್ಥಾನಾನ್ತರಗಮನಾರ್ಥಂ  
ತಮನ್ವರುನ್ಧನ್ | 43 ಕಿನ್ನು ಸ ತಾನ್ ಜಗಾದ, ಈಶ್ವರೀಯರಾಜ್ಯಸ್ಯ  
ಸುಸಂವಾದಂ ಪ್ರಚಾರಯಿತುಮ್ ಅನ್ಯಾನಿ ಪುರಾಣ್ಯಪಿ ಮಯಾ  
ಯಾತವ್ಯಾನಿ ಯತಸ್ತದರ್ಥಮೇವ ಪ್ರೇರಿತೋಹಂ | 44 ಅಥ  
ಗಾಲೀಲೋ ಭಜನಗೇಹೇಷು ಸ ಉಪದಿದೇಶ |

**5** ಅನನ್ತರಂ ಯೇಶುರೇಕದಾ ಗಿನೇಷರಧ್ವಸ್ಯ ತೀರ ಉತ್ತಿಷ್ಠತಿ, ತದಾ  
ಲೋಕಾ ಈಶ್ವರೀಯಕಥಾಂ ಶ್ರೋತುಂ ತದುಪರಿ ಪ್ರಪತಿತಾಃ |  
2 ತದಾನೀಂ ಸ ಹ್ವಸ್ಯ ತೀರಸಮೀಪೇ ನೌದ್ವಯಂ ದದರ್ಶ ಕಿಚ್ಛ  
ಮತ್ಸ್ಯೋಪಜೀವಿನೋ ನಾವಂ ವಿಹಾಯ ಜಾಲಂ ಪ್ರಕ್ಷಾಲಯನ್ತಿ | 3  
ತತಸ್ತಯೋರ್ಧ್ವಯೋ ಮರ್ಧ್ಯೇ ಶಿಮೋನೋ ನಾವಮಾರುಹ್ಯ ತೀರಾತ್  
ಕಿಚ್ಛಿದ್ಧರಂ ಯಾತುಂ ತಸ್ಮಿನ್ ವಿನಯಂ ಕೃತ್ವಾ ನೌಕಾಯಾಮುಪವಿಶ್ಯ  
ಲೋಕಾನ್ ಪ್ರೋಪದಿಷ್ಟವಾನ್ | 4 ಪಶ್ಚಾತ್ ತಂ ಪ್ರಸ್ತಾವಂ ಸಮಾಪ್ಯ  
ಸ ಶಿಮೋನಂ ವ್ಯಾಜಹಾರ, ಗಭೀರಂ ಜಲಂ ಗತ್ವಾ ಮತ್ಸ್ಯಾನ್  
ಧರ್ತುಂ ಜಾಲಂ ನಿಕ್ಷಿಪ | 5 ತತಃ ಶಿಮೋನ ಬಭಾಷೇ, ಹೇ ಗುರೋ  
ಯದ್ಯಪಿ ವಯಂ ಕೃತ್ವಾಂ ಯಾಮಿನೀಂ ಪರಿಶ್ರಮ್ಯ ಮತ್ಸ್ಯೈಕಮಪಿ  
ನ ಪ್ರಾಪ್ತಾಸ್ತಥಾಪಿ ಭವತೋ ನಿರ್ದೇಶತೋ ಜಾಲಂ ಕ್ಷಿಪಾಮಃ | 6  
ಅಥ ಜಾಲೇ ಕ್ಷಿಪ್ತೇ ಬಹುಮತ್ಸ್ಯಪತನಾದ್ ಆನಾಯಃ ಪ್ರಚ್ಛಿನ್ನಃ |  
7 ತಸ್ಮಾದ್ ಉಪಕರ್ತುಮ್ ಅನ್ಯನೌಸ್ಥಾನ್ ಸಜ್ಜಿನ ಆಯಾತುಮ್  
ಇಚ್ಛಂತೇನ ಸಮಾಹ್ವಯನ್ ತತಸ್ತ ಆಗತ್ಯ ಮತ್ಸ್ಯೈ ನೌದ್ವಯಂ  
ಪ್ರಪೂರಯಾಮಾಸು ಯೈ ನೌದ್ವಯಂ ಪ್ರಮಗ್ನಮ್ | 8 ತದಾ  
ಶಿಮೋನ್ವಿತ್ತರಸ್ತದ್ ವಿಲೋಕ್ಯ ಯೇಶೋಶ್ವರಣಯೋಃ ಪತಿತ್ವಾ ಹೇ  
ಪ್ರಭೋಹಂ ಪಾಪೀ ನರೋ ಮಮ ನಿಕಟಾದ್ ಭವಾನ್ ಯಾತು,  
ಇತಿ ಕಥಿತವಾನ್ | 9 ಯತೋ ಜಾಲೇ ಪತಿತಾನಾಂ ಮತ್ಸ್ಯಾನಾಂ  
ಯೂಥಾತ್ ಶಿಮೋನ್ ತತ್ಸಜ್ಜಿನಶ್ಚ ಚಮತ್ಕೃತವನ್ತಃ; ಶಿಮೋನಃ  
ಸಹಕಾರಿಣೌ ಸಿವದೇಃ ಪುತ್ರೌ ಯಾಕೂಬ್ ಯೋಹನ್ ಚೇಮೌ  
ತಾದ್ಯಶೌ ಬಭೂವತುಃ | 10 ತದಾ ಯೇಶುಃ ಶಿಮೋನಂ ಜಗಾದ  
ಮಾ ಭೈಷೀರದ್ಯಾರಭ್ಯ ತ್ವಂ ಮನುಷ್ಯಧರೋ ಭವಿಷ್ಯಸಿ | 11 ಅನನ್ತರಂ

ಸರ್ವಾಸು ನೌಸು ತೀರಮ್ ಆನೀತಾಸು ತೇ ಸರ್ವಾನ್ ಪರಿತ್ಯಜ್ಯ  
 ತಸ್ಯ ಪಶ್ಚಾದ್ಗಾಮಿನೋ ಬಭೂವುಃ | 12 ತತಃ ಪರಂ ಯೀಶೌ  
 ಕಸ್ಮಿಂಶ್ಚಿತ್ ಪುರೇ ತಿಷ್ಠತಿ ಜನ ಏಕಃ ಸರ್ವಾಙ್ಗಕುಷ್ಠಂ ವಿಲೋಕ್ಯ  
 ತಸ್ಯ ಸಮೀಪೇ ನ್ಯುಬ್ಜಃ ಪತಿತ್ವಾ ಸವಿನಯಂ ವಕ್ತುಮಾರೇಭೇ,  
 ಹೇ ಪ್ರಭೋ ಯದಿ ಭವಾನಿಚ್ಛತಿ ತರ್ಹಿ ಮಾಂ ಪರಿಷ್ಕರ್ತುಂ  
 ಶಕ್ನೋತಿ | 13 ತದಾನೀಂ ಸ ಪಾಣಿಂ ಪ್ರಸಾರ್ಯ ತದಙ್ಗಂ  
 ಸ್ಪೃಶನ್ ಬಭಾಷೇ ತ್ವಂ ಪರಿಷ್ಠಿಯಸ್ವೇತಿ ಮಮೇಚ್ಛಾಸ್ತಿ ತತಸ್ತತ್ಕ್ಷಣಂ  
 ಸ ಕುಷ್ಠಾತ್ ಮುಕ್ತಃ | 14 ಪಶ್ಚಾತ್ ಸ ತಮಾಜ್ಞಾಪಯಾಮಾಸ  
 ಕಥಾಮಿಮಾಂ ಕಸ್ಮೈಚಿದ್ ಅಕಥಯಿತ್ವಾ ಯಾಜಕಸ್ಯ ಸಮೀಪಙ್ಗು ಗತ್ವಾ  
 ಸ್ವಂ ದರ್ಶಯ, ಲೋಕೇಭ್ಯೋ ನಿಜಪರಿಷ್ಕೃತತ್ವಸ್ಯ ಪ್ರಮಾಣದಾನಾಯ  
 ಮೂಸಾಜ್ಞಾನುಸಾರೇಣ ದ್ರವ್ಯಮುತ್ತ್ಮಜಸ್ವ ಚ | 15 ತಥಾಪಿ  
 ಯೀಶೋಃ ಸುಖ್ಯಾತಿ ಬರ್ಹು ವ್ಯಾಪ್ತುಮಾರೇಭೇ ಕಿಙ್ಚ ತಸ್ಯ ಕಥಾಂ  
 ಶ್ರೋತುಂ ಸ್ವೀಯರೋಗೇಭ್ಯೋ ಮೋಕ್ಷುಙ್ಗು ಲೋಕಾ ಆಜಗ್ಮುಃ |  
 16 ಅಥ ಸ ಪ್ರಾಂತರಂ ಗತ್ವಾ ಪ್ರಾರ್ಥಯಾಙ್ಗುಕ್ರೇ | 17 ಅಪರಙ್ಗು  
 ಏಕದಾ ಯೀಶುರುಪದಿಶತಿ, ಏತರ್ಹಿ ಗಾಲೀಲ್ಯಿಹೂದಾಪ್ರದೇಶಯೋಃ  
 ಸರ್ವನಗರೇಭ್ಯೋ ಯಿರೂಶಾಲಮಶ್ಚ ಕಿಯನ್ತಃ ಫಿರೂಶಿಲೋಕಾ  
 ವ್ಯವಸ್ಥಾಪಕಾಶ್ಚ ಸಮಾಗತ್ಯ ತದನ್ತಿಕೇ ಸಮುಪವಿವಿಶುಃ, ತಸ್ಮಿನ್ ಕಾಲೇ  
 ಲೋಕಾನಾಮಾರೋಗ್ಯಕಾರಣಾತ್ ಪ್ರಭೋಃ ಪ್ರಭಾವಃ ಪ್ರಚಕಾಶೇ |  
 18 ಪಶ್ಚಾತ್ ಕಿಯನ್ತೋ ಲೋಕಾ ಏಕಂ ಪಕ್ಷಾಘಾತಿನಂ ಖಟ್ಟಿಯಾಂ  
 ನಿಧಾಯ ಯೀಶೋಃ ಸಮೀಪಮಾನೇತುಂ ಸಮ್ನುಖೇ ಸ್ಥಾಪಯಿತುಙ್ಗು  
 ವ್ಯಾಪ್ತಿಯನ್ತ | 19 ಕಿನ್ತು ಬಹುಜನನಿವಹಸಮ್ಮಾಧಾತ್ ನ ಶಕ್ನುವನ್ತೋ  
 ಗೃಹೋಪರಿ ಗತ್ವಾ ಗೃಹಪೃಷ್ಠಂ ಖನಿತ್ವಾ ತಂ ಪಕ್ಷಾಘಾತಿನಂ ಸಖಟ್ಟಂ  
 ಗೃಹಮಧ್ಯೇ ಯೀಶೋಃ ಸಮ್ನುಖೇ ಽವರೋಹಯಾಮಾಸುಃ | 20 ತದಾ  
 ಯೀಶುಸ್ತೇಷಾಮ್ ಈದೃಶಂ ವಿಶ್ವಾಸಂ ವಿಲೋಕ್ಯ ತಂ ಪಕ್ಷಾಘಾತಿನಂ  
 ವ್ಯಾಜಹಾರ, ಹೇ ಮಾನವ ತವ ಪಾಪಮಕ್ಷಮ್ಯತ | 21 ತಸ್ಮಾದ್  
 ಅಧ್ಯಾಪಕಾಃ ಫಿರೂಶಿನಶ್ಚ ಚಿತ್ಪೆರಿತ್ಥಂ ಪ್ರಚಿನ್ತಿತವನ್ತಃ, ಏಷ ಜನ ಈಶ್ವರಂ  
 ನಿನ್ದತಿ ಕೋಯಂ? ಕೇವಲಮೀಶ್ವರಂ ವಿನಾ ಪಾಪಂ ಕ್ಷನ್ತುಂ ಕಃ  
 ಶಕ್ನೋತಿ? 22 ತದಾ ಯೀಶುಸ್ತೇಷಾಮ್ ಇತ್ಥಂ ಚಿನ್ತನಂ ವಿದಿತ್ವಾ  
 ತೇಭ್ಯೋಕಥಯದ್ ಯೂಯಂ ಮನೋಭಿಃ ಕುತೋ ವಿತರ್ಕಯಥ?

23 ತವ ಪಾಪಕ್ಷಮಾ ಜಾತಾ ಯದ್ವಾ ತ್ವಮುತ್ಥಾಯ ವ್ರಜ ಏತಯೋ  
 ಮರ್ಧ್ಯೇ ಕಾ ಕಥಾ ಸುಕಥಾ? 24 ಕಿನ್ನು ಪೃಥಿವ್ಯಾಂ ಪಾಪಂ ಕ್ಷನ್ತಂ  
 ಮಾನವಸುತಸ್ಯ ಸಾಮರ್ಥ್ಯಮಸ್ತೀತಿ ಯಥಾ ಯೂಯಂ ಜ್ಞಾತುಂ  
 ಶಕ್ನುಥ ತದರ್ಥಂ (ಸ ತಂ ಪಕ್ಷಾಘಾತಿನಂ ಜಗಾದ) ಉತ್ತಿಷ್ಠ ಸ್ವಶಯ್ಯಾಂ  
 ಗೃಹೀತ್ವಾಗೃಹಂ ಯಾಹೀತಿ ತ್ವಾಮಾದಿಶಾಮಿ | 25 ತಸ್ಮಾತ್ ಸ ತತ್ಕ್ಷಣಮ್  
 ಉತ್ಥಾಯ ಸರ್ವೇಷಾಂ ಸಾಕ್ಷಾತ್ ನಿಜಶಯನೀಯಂ ಗೃಹೀತ್ವಾ ಈಶ್ವರಂ  
 ಧನ್ಯಂ ವದನ್ ನಿಜನಿವೇಶನಂ ಯಯೌ | 26 ತಸ್ಮಾತ್ ಸರ್ವೇ ವಿಸ್ಮಯ  
 ಪ್ರಾಪ್ತಾ ಮನಃಸು ಭೀತಾಶ್ಚ ವಯಮದ್ಯಾಸಮ್ಭವಕಾರ್ಯಾಣ್ಯದರ್ಶಾಮ  
 ಇತ್ಯುಕ್ತ್ವಾ ಪರಮೇಶ್ವರಂ ಧನ್ಯಂ ಪ್ರೋದಿತಾಃ | 27 ತತಃ ಪರಂ  
 ಬಹಿರ್ಗಚ್ಛನ್ ಕರಸಂಜಯಸ್ಥಾನೇ ಲೇವಿನಾಮಾನಂ ಕರಸಂಜಯಕಂ  
 ದೃಷ್ಟ್ವಾ ಯೀಶುಸ್ತಮಭಿದಧೇ ಮಮ ಪಶ್ಚಾದೇಹಿ | 28 ತಸ್ಮಾತ್ ಸ  
 ತತ್ಕ್ಷಣಾತ್ ಸರ್ವಂ ಪರಿತ್ಯಜ್ಯ ತಸ್ಯ ಪಶ್ಚಾದಿಯಾಯ | 29 ಅನಂತರಂ  
 ಲೇವಿ ನಿಜಗೃಹೇ ತದರ್ಥಂ ಮಹಾಭೋಜ್ಯಂ ಚಕಾರ, ತದಾ ತೈಃ  
 ಸಹಾನೇಕೇ ಕರಸಂಜಯಿನಸ್ತದನ್ಯಲೋಕಾಶ್ಚ ಭೋಕ್ತುಮುಪವಿವಿಶುಃ |  
 30 ತಸ್ಮಾತ್ ಕಾರಣಾತ್ ಚಕ್ಷ್ಣಾಲಾನಾಂ ಪಾಪಿಲೋಕಾನಾಂ  
 ಸಜ್ಜೇ ಯೂಯಂ ಕುತೋ ಭಂಗ್ವೇ ಪಿವಥ ಚೇತಿ ಕಥಾಂ  
 ಕಥಯಿತ್ವಾ ಫಿರೂಶಿನೋಽಧ್ಯಾಪಕಾಶ್ಚ ತಸ್ಯ ಶಿಷ್ಯೈಃ ಸಹ ವಾಗ್ಯುಧ್ಧಂ  
 ಕರ್ತುಮಾರೇಭಿರೇ | 31 ತಸ್ಮಾದ್ ಯೀಶುಸ್ತಾನ್ ಪ್ರತ್ಯವೋಚದ್  
 ಅರೋಗಲೋಕಾನಾಂ ಚಿಕಿತ್ಸಕೇನ ಪ್ರಯೋಜನಂ ನಾಸ್ತಿ ಕಿನ್ನು  
 ಸರೋಗಾಣಾಮೇವ | 32 ಅಹಂ ಧಾರ್ಮಿಕಾನ್ ಆಹ್ವಾತುಂ  
 ನಾಗತೋಸ್ತಿ ಕಿನ್ನು ಮನಃ ಪರಾವರ್ತಯಿತುಂ ಪಾಪಿನ ಏವ | 33  
 ತತಸ್ತೇ ಪ್ರೋಚುಃ, ಯೋಹನಃ ಫಿರೂಶಿನಾಂ ಶಿಷ್ಯಾ ವಾರಂವಾರಮ್  
 ಉಪವಸಂತಿ ಪ್ರಾರ್ಥಯಂತೇ ಚ ಕಿನ್ನು ತವ ಶಿಷ್ಯಾಃ ಕುತೋ ಭುಜ್ಜತೇ  
 ಪಿವಂತಿ ಚ? 34 ತದಾ ಸ ತಾನಾಚಖ್ಯೌ ವರೇ ಸಜ್ಜೇ ತಿಷ್ಠತಿ ವರಸ್ಯ  
 ಸಖಿಗಣಂ ಕಿಮುಪವಾಸಯಿತುಂ ಶಕ್ನುಥ? 35 ಕಿನ್ನು ಯದಾ ತೇಷಾಂ  
 ನಿಕಟಾದ್ ವರೋ ನೇಷ್ಯತೇ ತದಾ ತೇ ಸಮುಪವತ್ಸ್ಯಂತಿ | 36  
 ಸೋಪರಮಪಿ ದೃಷ್ಟ್ವಾಂತಂ ಕಥಯಾಮ್ಭೂವ ಪುರಾತನವಸ್ತ್ರೇ ಕೋಪಿ  
 ನುತನವಸ್ತ್ರಂ ನ ಸೀವ್ಯತಿ ಯತಸ್ತೇನ ಸೇವನೇನ ಜೀರ್ಣವಸ್ತ್ರಂ ಛಿದ್ಯತೇ,  
 ನೂತನಪುರಾತನವಸ್ತ್ರಯೋ ಮೇಲಜ್ಜ ನ ಭವತಿ | 37 ಪುರಾತನ್ಯಾಂ

ಕುತ್ವಾಂ ಕೋಪಿ ನುತನಂ ದ್ರಾಕ್ಷಾರಸಂ ನ ನಿಧಧಾತಿ, ಯತೋ  
ನವೀನದ್ರಾಕ್ಷಾರಸಸ್ಯ ತೇಜಸಾ ಪುರಾತನೀ ಕುತೂರ್ವಿದೀರ್ಯತೇ  
ತತೋ ದ್ರಾಕ್ಷಾರಸಃ ಪತತಿ ಕುತೂಶ್ಚ ನಶ್ಯತಿ | 38 ತತೋ ಹೇತೋ  
ನೂರ್ತನ್ಯಾಂ ಕುತ್ವಾಂ ನವೀನದ್ರಾಕ್ಷಾರಸಃ ನಿಧಾತವ್ಯಸ್ತೇನೋಭಯಸ್ಯ  
ರಕ್ಷಾ ಭವತಿ | 39 ಅಪರಣ್ಣ ಪುರಾತನಂ ದ್ರಾಕ್ಷಾರಸಂ ಪೀತ್ವಾ ಕೋಪಿ  
ನೂತನಂ ನ ವಾಙ್ಮತಿ, ಯತಃ ಸ ವಕ್ತಿ ನೂತನಾತ್ ಪುರಾತನಮ್  
ಪ್ರಶಸ್ತಮ್ |

**6** ಅಚರಣ್ಣ ಪರ್ವಣೋ ದ್ವಿತೀಯದಿನಾತ್ ಪರಂ  
ಪ್ರಥಮವಿಶ್ರಾಮವಾರೇ ಶಸ್ತ್ರಕ್ಷೇತ್ರೇಣ ಯೀಶೋರ್ಗಮನಕಾಲೇ ತಸ್ಯ  
ಶಿಷ್ಯಾಃ ಕಣಿಶಂ ಛಿತ್ವಾ ಕರೇಷು ಮರ್ಧಯಿತ್ವಾ ಖಾದಿತುಮಾರೇಭಿರೇ |  
2 ತಸ್ಮಾತ್ ಕಿಯನ್ತಃ ಫಿರೂಶಿನಸ್ತಾನವದನ್ ವಿಶ್ರಾಮವಾರೇ ಯತ್  
ಕರ್ಮ ನ ಕರ್ತವ್ಯಂ ತತ್ ಕುತಃ ಕುರುಥ? 3 ಯೀಶುಃ ಪ್ರತ್ಯುವಾಚ  
ದಾಯೂದ್ ತಸ್ಯ ಸಜ್ಜಿನಶ್ಚ ಕ್ಷುಧಾರ್ತಾಃ ಕಿಂ ಚಕ್ರುಃ ಸ ಕಥಮ್ ಈಶ್ವರಸ್ಯ  
ಮಂದಿರಂ ಪ್ರವಿಶ್ಯ 4 ಯೇ ದರ್ಶನೀಯಾಃ ಪೂಪಾ ಯಾಜಕಾನ್  
ವಿನಾನ್ಯಸ್ಯ ಕಸ್ಯಾಪ್ಯಭೋಜನೀಯಾಸ್ತಾನಾನೀಯ ಸ್ವಯಂ ಬುಭಜೇ  
ಸಜ್ಜಿಭ್ಯೋಪಿ ದದೌ ತತ್ ಕಿಂ ಯುಷ್ಮಾಭಿಃ ಕದಾಪಿ ನಾಪಾರಿ? 5 ಪಶ್ಚಾತ್  
ಸ ತಾನವದತ್ ಮನುಜಸುತೋ ವಿಶ್ರಾಮವಾರಸ್ಯಾಪಿ ಪ್ರಭು ಭವತಿ |  
6 ಅನಂತರಮ್ ಅನ್ಯವಿಶ್ರಾಮವಾರೇ ಸ ಭಜನಗೇಹಂ ಪ್ರವಿಶ್ಯ  
ಸಮುಪದಿಶತಿ | ತದಾ ತತ್ಸ್ಥಾನೇ ಶುಷ್ಕದಕ್ಷಿಣಕರ ಏಕಃ ಪುಮಾನ್  
ಉಪತಸ್ಥಿವಾನ್ | 7 ತಸ್ಮಾದ್ ಅಧ್ಯಾಪಕಾಃ ಫಿರೂಶಿನಶ್ಚ ತಸ್ಮಿನ್  
ದೋಷಮಾರೋಪಯಿತುಂ ಸ ವಿಶ್ರಾಮವಾರೇ ತಸ್ಯ ಸ್ವಾಸ್ಥ್ಯಂ ಕರೋತಿ  
ನವೇತಿ ಪ್ರತೀಕ್ಷಿತುಮಾರೇಭಿರೇ | 8 ತದಾ ಯೀಶುಸ್ತೇಷಾಂ ಚಿಂತಾಂ  
ವಿದಿತ್ವಾ ತಂ ಶುಷ್ಕಕರಂ ಪುಮಾಂಸಂ ಪ್ರೋವಾಚ, ತ್ವಮುತ್ಥಾಯ  
ಮಧ್ಯಸ್ಥಾನೇ ತಿಷ್ಠ | 9 ತಸ್ಮಾತ್ ತಸ್ಮಿನ್ ಉತ್ಥಿತವತಿ ಯೀಶುಸ್ತಾನ್  
ವ್ಯಾಜಹಾರ, ಯುಷ್ಮಾನ್ ಇಮಾಂ ಕಥಾಂ ಪೃಚ್ಛಾಮಿ, ವಿಶ್ರಾಮವಾರೇ  
ಹಿತಮ್ ಅಹಿತಂ ವಾ, ಪ್ರಾಣರಕ್ಷಣಂ ಪ್ರಾಣನಾಶನಂ ವಾ, ಏತೇಷಾಂ  
ಕಿಂ ಕರ್ಮಕರಣೀಯಮ್? 10 ಪಶ್ಚಾತ್ ಚತುರ್ದಿಕ್ಷು ಸರ್ವಾನ್  
ವಿಲೋಕ್ಯ ತಂ ಮಾನವಂ ಬಭಾಷೇ, ನಿಜಕರಂ ಪ್ರಸಾರಯ; ತತಸ್ತೇನ  
ತಥಾ ಕೃತ ಇತರಕರವತ್ ತಸ್ಯ ಹಸ್ತಃ ಸ್ವಸ್ಥೋಭವತ್ | 11 ತಸ್ಮಾತ್ ತೇ

ಪ್ರಚಣ್ಣಕೋಪಾನ್ವಿತಾ ಯೀಶುಂ ಕಿಂ ಕರಿಷ್ಯಂತೀತಿ ಪರಸ್ಪರಂ  
 ಪ್ರಮನ್ವಿತಾಃ | 12 ತತಃ ಪರಂ ಸ ಪರ್ವತಮಾರುಹ್ಯೇಶ್ವರಮುದ್ವಿಶ್ಯ  
 ಪ್ರಾರ್ಥಯಮಾನಃ ಕೃತ್ವಾಂ ರಾತ್ರಿಂ ಯಾಪಿತವಾನ್ | 13 ಅಥ ದಿನೇ  
 ಸತಿ ಸ ಸರ್ವಾನ್ ಶಿಷ್ಯಾನ್ ಆಹೂತವಾನ್ ತೇಷಾಂ ಮಧ್ಯೇ 14  
 ಪಿತರನಾಮ್ನಾ ಖ್ಯಾತಃ ಶಿಮೋನ್ ತಸ್ಯ ಭ್ರಾತಾ ಅನ್ವಿಯಶ್ಚ ಯಾಕೂಬ್  
 ಯೋಹನ್ ಚ ಫಿಲಿಪ್ ಬರ್ಥಲಮಯಶ್ಚ 15 ಮಥಿಃ ಥೋಮಾ  
 ಅಲ್ಫಿಯಸ್ಯ ಪುತ್ರೋ ಯಾಕೂಬ್ ಜ್ವಲನ್ತನಾಮ್ನಾ ಖ್ಯಾತಃ ಶಿಮೋನ್ 16  
 ಚ ಯಾಕೂಬೋ ಭ್ರಾತಾ ಯಿಹೂದಾಶ್ಚ ತಂ ಯಃ ಪರಕರೇಷು  
 ಸಮರ್ಪಯಿಷ್ಯತಿ ಸ ಈಷ್ಯರೀಯೋತೀಯಯಿಹೂದಾಶ್ಚೈತಾನ್  
 ದ್ವಾದಶ ಜನಾನ್ ಮನೋನೀತಾನ್ ಕೃತ್ವಾ ಸ ಜಗ್ರಾಹ ತಥಾ  
 ಪ್ರೇರಿತ ಇತಿ ತೇಷಾಂ ನಾಮ ಚಕಾರ | 17 ತತಃ ಪರಂ ಸ ತೈಃ  
 ಸಹ ಪರ್ವತಾದವರುಹ್ಯ ಉಪತ್ಯಕಾಯಾಂ ತಸ್ಥೌ ತತಸ್ತಸ್ಯ  
 ಶಿಷ್ಯಸಂಘೋ ಯಿಹೂದಾದೇಶಾದ್ ಯಿರೂಶಾಲಮಶ್ಚ ಸೋರಃ  
 ಸೀದೋನಶ್ಚ ಜಲಧೇ ರೋಧಸೋ ಜನನಿಹಾಶ್ಚ ಏತ್ಯ ತಸ್ಯ  
 ಕಥಾಶ್ರವಣಾರ್ಥಂ ರೋಗಮುಕ್ತಾರ್ಥಾನ್ ತಸ್ಯ ಸಮೀಪೇ ತಸ್ಥುಃ | 18  
 ಅಮೇಧ್ಯಭೂತಗ್ರಸ್ತಾಶ್ಚ ತನ್ನಿಕಟಮಾಗತ್ಯ ಸ್ವಾಸ್ಥ್ಯಂ ಪ್ರಾಪುಃ | 19  
 ಸರ್ವೇಷಾಂ ಸ್ವಾಸ್ಥ್ಯಕರಣಪ್ರಭಾವಸ್ಯ ಪ್ರಕಾಶಿತತ್ವಾತ್ ಸರ್ವೇ ಲೋಕಾ  
 ಏತ್ಯ ತಂ ಸ್ಪಷ್ಟುಂ ಯೇತಿರೇ | 20 ಪಶ್ಚಾತ್ ಸ ಶಿಷ್ಯಾನ್ ಪ್ರತಿ ದೃಷ್ಟ್ವಿಂ  
 ಕುತ್ವಾ ಜಗಾದ, ಹೇ ದರಿದ್ರಾ ಯೂಯಂ ಧನ್ಯಾ ಯತ ಈಶ್ವರೀಯೇ  
 ರಾಜ್ಯೇ ವೋಽಧಿಕಾರೋಸ್ತಿ | 21 ಹೇ ಅಧುನಾ ಕ್ಷುಧಿತಲೋಕಾ  
 ಯೂಯಂ ಧನ್ಯಾ ಯತೋ ಯೂಯಂ ತಪ್ಸ್ಯಥ; ಹೇ ಇಹ  
 ರೋದಿನೋ ಜನಾ ಯೂಯಂ ಧನ್ಯಾ ಯತೋ ಯೂಯಂ ಹಸಿಷ್ಯಥ |  
 22 ಯದಾ ಲೋಕಾ ಮನುಷ್ಯಸೂನೋ ನಾಮಹೇತೋ ಯುಷ್ಮಾನ್  
 ಋತೀಯಿಷ್ಯಂತೇ ಪೃಥಕ್ ಕೃತ್ವಾ ನಿಂದಿಷ್ಯಂತಿ, ಅಧಮಾನಿವ ಯುಷ್ಮಾನ್  
 ಸ್ವಸಮೀಪಾದ್ ದೂರೀಕರಿಷ್ಯಂತಿ ಚ ತದಾ ಯೂಯಂ ಧನ್ಯಾಃ | 23  
 ಸ್ವರ್ಗೀ ಯುಷ್ಮಾಕಂ ಯಥೇಷ್ಟಂ ಫಲಂ ಭವಿಷ್ಯತಿ, ಏತದರ್ಥಂ ತಸ್ಮಿನ್  
 ದಿನೇ ಪ್ರೋಲ್ಲಸತ ಆನಂದೇನ ನೃತ್ಯತ ಚ, ತೇಷಾಂ ಪೂರ್ವಪುರುಷಾಶ್ಚ  
 ಭವಿಷ್ಯದ್ವಾದಿನಃ ಪ್ರತಿ ತಥೈವ ವ್ಯವಾಹರನ್ | 24 ಕಿನ್ತು ಹಾ ಹಾ  
 ಧನವನ್ನೋ ಯೂಯಂ ಸುಖಂ ಪ್ರಾಪ್ಸುತ | ಹನ್ನ ಪರಿತ್ಯಷ್ಟಾ ಯೂಯಂ

ಕ್ಷುಧಿತಾ ಭವಿಷ್ಯಥ; 25 ಇಹ ಹಸನ್ನೋ ಯೂಯಂ ವತ ಯುಷ್ಮಾಭಿಃ  
 ಶೋಚಿತವ್ಯಂ ರೋದಿತವ್ಯಂ | 26 ಸರ್ವೈಲಾಕೈ ಯುಷ್ಮಾಕಂ  
 ಸುಖ್ಯತೌ ಕೃತಾಯಾಂ ಯುಷ್ಮಾಕಂ ದುರ್ಗತಿ ಭವಿಷ್ಯತಿ ಯುಷ್ಮಾಕಂ  
 ಪೂರ್ವಪುರುಷಾ ಮೃಷಾಭವಿಷ್ಯದ್ವಾದಿನಃ ಪ್ರತಿ ತದ್ವತ್ ಕೃತವನ್ತಃ | 27  
 ಹೇ ಶ್ರೋತಾರೋ ಯುಷ್ಮಭ್ಯಮಹಂ ಕಥಯಾಮಿ, ಯೂಯಂ  
 ಶತ್ರುಷು ಪ್ರಿಯದ್ಧಂ ಯೇ ಚ ಯುಷ್ಮಾನ್ ದ್ವಿಷನ್ತಿ ತೇಷಾಮಪಿ ಹಿತಂ  
 ಕುರುತ | 28 ಯೇ ಚ ಯುಷ್ಮಾನ್ ಶಪನ್ತಿ ತೇಭ್ಯ ಆಶಿಷಂ ದತ್ತ ಯೇ ಚ  
 ಯುಷ್ಮಾನ್ ಅವಮನ್ಯಂತೇ ತೇಷಾಂ ಮಜ್ಜಲಂ ಪ್ರಾರ್ಥಯದ್ಧಂ | 29  
 ಯದಿ ಕಶ್ಚಿತ್ ತವ ಕಪೋಲೇ ಚಪೇಟಾಘಾತಂ ಕರೋತಿ ತರ್ಹಿ ತಂ  
 ಪ್ರತಿ ಕಪೋಲಮ್ ಅನ್ಯಂ ಪರಾವರ್ತ್ಯ ಸಮುಖೀಕುರು ಪುನಶ್ಚ ಯದಿ  
 ಕಶ್ಚಿತ್ ತವ ಗಾತ್ರೀಯವಸ್ತ್ರಂ ಹರತಿ ತರ್ಹಿ ತಂ ಪರಿಧೇಯವಸ್ತ್ರಮ್  
 ಅಪಿ ಗ್ರಹೀತುಂ ಮಾ ವಾರಯ | 30 ಯಸ್ತಾಂ ಯಾಚತೇ ತಸ್ಮೈ  
 ದೇಹಿ, ಯಶ್ಚ ತವ ಸಮ್ಪತ್ತಿಂ ಹರತಿ ತಂ ಮಾ ಯಾಚಸ್ವ | 31 ಪರೇಭ್ಯಃ  
 ಸ್ವಾನ್ ಪ್ರತಿ ಯಥಾಚರಣಮ್ ಅಪೇಕ್ಷದ್ವೇ ಪರಾನ್ ಪ್ರತಿ  
 ಯೂಯಮಪಿ ತಥಾಚರತ | 32 ಯೇ ಜನಾ ಯುಷ್ಮಾಸು ಪ್ರಿಯಂನೇ  
 ಕೇವಲಂ ತೇಷು ಪ್ರಿಯಮಾಣೇಷು ಯುಷ್ಮಾಕಂ ಕಿಂ ಫಲಂ?  
 ಪಾಪಿಲೋಕಾ ಅಪಿ ಸ್ವೇಷು ಪ್ರಿಯಮಾಣೇಷು ಪ್ರಿಯಂನೇ | 33 ಯದಿ  
 ಹಿತಕಾರಿಣ ಏವ ಹಿತಂ ಕುರುಥ ತರ್ಹಿ ಯುಷ್ಮಾಕಂ ಕಿಂ ಫಲಂ?  
 ಪಾಪಿಲೋಕಾ ಅಪಿ ತಥಾ ಕುರ್ವನ್ತಿ | 34 ಯೇಭ್ಯ ಋಣಪರಿಶೋಧಸ್ಯ  
 ಪ್ರಾಪ್ತಿಪ್ರತ್ಯಾಶಾಸ್ತೇ ಕೇವಲಂ ತೇಷು ಋಣೇ ಸಮರ್ಪಿತೇ ಯುಷ್ಮಾಕಂ  
 ಕಿಂ ಫಲಂ? ಪುನಃ ಪ್ರಾಪ್ತಾಶಯಾ ಪಾಪಿಲೋಕಾ ಅಪಿ ಪಾಪಿಜನೇಷು  
 ಋಣಮ್ ಅರ್ಪಯನ್ತಿ | 35 ಅತೋ ಯೂಯಂ ರಿಪುಷ್ವಪಿ  
 ಪ್ರಿಯದ್ಧಂ, ಪರಹಿತಂ ಕುರುತ ಚ; ಪುನಃ ಪ್ರಾಪ್ತಾಶಾಂ ತ್ಯಕ್ತ್ವಾ  
 ಋಣಮರ್ಪಯತ, ತಥಾ ಕೃತೇ ಯುಷ್ಮಾಕಂ ಮಹಾಫಲಂ ಭವಿಷ್ಯತಿ,  
 ಯೂಯಂ ಸರ್ವಪ್ರಧಾನಸ್ಯ ಸನ್ನಾನಾ ಇತಿ ಖ್ಯಾತಿಂ ಪ್ರಾಪ್ಸ್ಯಥ,  
 ಯತೋ ಯುಷ್ಮಾಕಂ ಪಿತಾ ಕೃತಘ್ನಾನಾಂ ದುರ್ವೃತ್ತಾನಾಂ ಇ  
 ಹಿತಮಾಚರತಿ | 36 ಅತ ಏವ ಸ ಯಥಾ ದಯಾಲು ಯೂಯಮಪಿ  
 ತಾದೃಶಾ ದಯಾಲವೋ ಭವತ | 37 ಅಪರಂ ಪರಾನ್ ದೋಷಿಣೋ  
 ಮಾ ಕುರುತ ತಸ್ಮಾದ್ ಯೂಯಂ ದೋಷೀಕೃತಾ ನ ಭವಿಷ್ಯಥ;

ಅದಣ್ಣ್ಯಾನ್ ಮಾ ದಣ್ಣಯತ ತಸ್ಮಾದ್ ಯೂಯಮಪಿ ದಣ್ಣಂ ನ  
 ಪ್ರಾಪ್ಸ್ಯಥ; ಪರೇಷಾಂ ದೋಷಾನ್ ಕ್ಷಮದ್ವಂ ತಸ್ಮಾದ್ ಯುಷ್ಮಾಕಮಪಿ  
 ದೋಷಾಃ ಕ್ಷಮಿಷ್ಯಂತೇ| 38 ದಾನಾನಿದತ್ತ ತಸ್ಮಾದ್ ಯೂಯಂ  
 ದಾನಾನಿ ಪ್ರಾಪ್ಸ್ಯಥ, ವರಣ್ಣ ಲೋಕಾಃ ಪರಿಮಾಣಪಾತ್ರಂ ಪ್ರದಲಯ್ಯ  
 ಸಇಶ್ಚಾಲ್ಯ ಪ್ರೋಇಶ್ಚಾಲ್ಯ ಪರಿಪೂರ್ಯ್ಯ ಯುಷ್ಮಾಕಂ ಕ್ರೋಡೇಷು  
 ಸಮರ್ಪಯಿಷ್ಯಂತಿ; ಯೂಯಂ ಯೇನ ಪರಿಮಾಣೇನ ಪರಿಮಾಥ  
 ತೇನೈವ ಪರಿಮಾಣೇನ ಯುಷ್ಮತ್ಕೃತೇ ಪರಿಮಾಸ್ಯತೇ| 39 ಅಥ ಸ  
 ತೇಭ್ಯೋ ದೃಷ್ಟಾಂತಕಥಾಮಕಥಯತ್, ಅನ್ಯೋ ಜನಃ ಕಿಮನ್ಧಂ  
 ಪನ್ನಾನಂ ದರ್ಶಯಿತುಂ ಶಕ್ನೋತಿ? ತಸ್ಮಾದ್ ಉಭಾವಪಿ ಕಿಂ ಗರ್ತೇ ನ  
 ಪತಿಷ್ಯತಃ? 40 ಗುರೋಃ ಶಿಷ್ಯೋ ನ ಶ್ರೇಷ್ಠಃ ಕಿಂತು ಶಿಷ್ಯೇ ಸಿದ್ಧೇ ಸತಿ ಸ  
 ಗುರುತುಲ್ಯೋ ಭವಿತುಂ ಶಕ್ನೋತಿ| 41 ಅಪರಣ್ಣ ತ್ವಂ ಸ್ವಚಕ್ಷುಷಿ  
 ನಾಸಾಮ್ ಅದೃಷ್ಟ್ವಾ ತವ ಭ್ರಾತುಶ್ಚಕ್ಷುಷಿ ಯತ್ಪ್ರಣಮಸ್ತಿ ತದೇವ ಕುತಃ  
 ಪಶ್ಯಮಿ? 42 ಸ್ವಚಕ್ಷುಷಿ ಯಾ ನಾಸಾ ವಿದ್ಯತೇ ತಾಮ್ ಅಜ್ಞಾತ್ವಾ  
 ಭ್ರಾತಸ್ತವ ನೇತ್ರಾತ್ ತೃಣಂ ಬಹಿಃ ಕರೋಮೀತಿ ವಾಕ್ಯಂ ಭ್ರಾತರಂ  
 ಕಥಂ ವಕ್ತುಂ ಶಕ್ನೋಷಿ? ಹೇ ಕಪಟಿನ್ ಪೂರ್ವ್ವಂ ಸ್ವನಯನಾತ್  
 ನಾಸಾಂ ಬಹಿಃ ಕುರು ತತೋ ಭ್ರಾತುಶ್ಚಕ್ಷುಷಸ್ಪ್ರಣಂ ಬಹಿಃ ಕರ್ತುಂ  
 ಸುದೃಷ್ಟಿಂ ಪ್ರಾಪ್ಸ್ಯಸಿ| 43 ಅನ್ಯಣ್ಣ ಉತ್ತಮಸ್ತರುಃ ಕದಾಪಿ  
 ಫಲಮನುತ್ತಮಂ ನ ಫಲತಿ, ಅನುತ್ತಮತರುಶ್ಚ ಫಲಮುತ್ತಮಂ  
 ನ ಫಲತಿ ಕಾರಣಾದತಃ ಫಲೈಸ್ತರವೋ ಜ್ಞಾಯಂತೇ| 44  
 ಕಣ್ಣಕಿಪಾದಪಾತ್ ಕೋಪಿ ಉಡುಮ್ಬರಫಲಾನಿ ನ ಪಾತಯತಿ  
 ತಥಾ ಶೃಗಾಲಕೋಲಿವೃಕ್ಷಾದಪಿ ಕೋಪಿ ದ್ರಾಕ್ಷಾಫಲಂ ನ  
 ಪಾತಯತಿ| 45 ತದ್ವತ್ ಸಾಧುಲೋಕೋಽನ್ತಃಕರಣರೂಪಾತ್  
 ಸುಭಾಣ್ಡಾಗಾರಾದ್ ಉತ್ತಮಾನಿ ದ್ರವ್ಯಾಣಿ ಬಹಿಃ ಕರೋತಿ, ದುಷ್ಟೋ  
 ಲೋಕಶ್ಚಾನ್ತಃಕರಣರೂಪಾತ್ ಕುಭಾಣ್ಡಾಗಾರಾತ್ ಕುತ್ಸಿತಾನಿ ದ್ರವ್ಯಾಣಿ  
 ನಿರ್ಗಮಯತಿ ಯತೋಽನ್ತಃಕರಣಾನಾಂ ಪೂರ್ಣಭಾವಾನುರೂಪಾಣಿ  
 ವಚಾಂಸಿ ಮುಖಾನ್ನಿರ್ಗಚ್ಯಂತಿ| 46 ಅಪರಣ್ಣ ಮಮಾಜ್ಞಾನುರೂಪಂ  
 ನಾಚರಿತ್ವಾ ಕುತೋ ಮಾಂ ಪ್ರಭೋ ಪ್ರಭೋ ಇತಿ ವದಥ? 47 ಯಃ  
 ಕಶ್ಚಿನ್ ಮಮ ನಿಕಟಮ್ ಆಗತ್ಯ ಮಮ ಕಥಾ ನಿಶಮ್ಯ ತದನುರೂಪಂ  
 ಕರ್ಮ್ಯ ಕರೋತಿ ಸ ಕಸ್ಯ ಸದೃಶೋ ಭವತಿ ತದಹಂ ಯುಷ್ಮಾನ್



ಜ್ಞಾಪಯಾಮಿ | 48 ಯೋ ಜನೋ ಗಭೀರಂ ಖನಿತ್ವಾ ಪಾಷಾಣಸ್ಥಲೇ  
ಭಿತ್ತಿಂ ನಿರ್ಮಾಯ ಸ್ವಗೃಹಂ ರಚಯತಿ ತೇನ ಸಹ ತಸ್ಯೋಪಮಾ  
ಭವತಿ; ಯತ ಆಪ್ಲಾವಿಜಲಮೇತ್ಯ ತಸ್ಯ ಮೂಲೇ ವೇಗೇನ ವಹದಪಿ  
ತದ್ಗೇಹಂ ಲಾಡಯಿತುಂ ನ ಶಕ್ನೋತಿ ಯತಸ್ತಸ್ಯ ಭಿತ್ತಿಃ ಪಾಷಾಣೋಪರಿ  
ತಿಷ್ಠತಿ | 49 ಕಿನ್ನು ಯಃ ಕಶ್ಚಿನ್ ಮಮ ಕಥಾಃ ಶ್ರುತ್ವಾ ತದನುರೂಪಂ  
ನಾಚರತಿ ಸ ಭಿತ್ತಿಂ ವಿನಾ ಮೃದುಪರಿ ಗೃಹನಿರ್ಮಾತ್ರಾ ಸಮಾನೋ  
ಭವತಿ; ಯತ ಆಪ್ಲಾವಿಜಲಮಾಗತ್ಯ ವೇಗೇನ ಯದಾ ವಹತಿ ತದಾ  
ತದ್ಗೃಹಂ ಪತತಿ ತಸ್ಯ ಮಹತ್ ಪತನಂ ಜಾಯತೇ |

**7** ತತಃ ಪರಂ ಸ ಲೋಕಾನಾಂ ಕರ್ಣಗೋಚರೇ ತಾನ್ ಸರ್ವ್ವಾನ್  
ಉಪದೇಶಾನ್ ಸಮಾಪ್ಯ ಯದಾ ಕರ್ಪನಾಹೂಮ್ಪುರಂ ಪ್ರವಿಶತಿ  
2 ತದಾ ಶತಸೇನಾಪತೇಃ ಪ್ರಿಯದಾಸ ಏಕೋ ಮೃತಕಲ್ಪಃ ಪೀಡಿತ  
ಆಸೀತ್ | 3 ಅತಃ ಸೇನಾಪತಿ ಯೀಶೋ ವಾರ್ತಾಂ ನಿಶಮ್ಯ  
ದಾಸಸ್ಯಾರೋಗ್ಯಕರಣಾಯ ತಸ್ಯಾಗಮನಾರ್ಥಂ ವಿನಯಕರಣಾಯ  
ಯಿಹೂದಿಯಾನ್ ಕಿಯತಃ ಪ್ರಾಚಃ ಪ್ರೇಷಯಾಮಾಸ | 4 ತೇ  
ಯೀಶೋರನ್ವಿಕಂ ಗತ್ವಾ ವಿನಯಾತಿಶಯಂ ವಕ್ತುಮಾರೇಭಿರೇ,  
ಸ ಸೇನಾಪತಿ ಭವತೋನುಗ್ರಹಂ ಪ್ರಾಪ್ತುಮ್ ಅರ್ಹತಿ | 5  
ಯತಃ ಸೋಸ್ಮಜ್ಜಾತೀಯೇಷು ಲೋಕೇಷು ಪ್ರೀಯತೇ ತಥಾಸ್ಮತ್ಕೃತೇ  
ಭಜನಗೇಹಂ ನಿರ್ಮಿತವಾನ್ | 6 ತಸ್ಮಾದ್ ಯೀಶುಸ್ತೈಃ ಸಹ  
ಗತ್ವಾ ನಿವೇಶನಸ್ಯ ಸಮೀಪಂ ಪ್ರಾಪ, ತದಾ ಸ ಶತಸೇನಾಪತಿ  
ವರ್ಷಮಾಣವಾಕ್ಯಂ ತಂ ವಕ್ತುಂ ಬನ್ಧನ್ ಪ್ರಾಹಿಣೋತ್ | ಹೇ  
ಪ್ರಭೋ ಸ್ವಯಂ ಶ್ರಮೋ ನ ಕರ್ತವ್ಯೋ ಯದ್ ಭವತಾ ಮದ್ಗೇಹಮಧ್ಯೇ  
ಪಾದಾರ್ಪಣಂ ಕ್ರಿಯೇತ ತದಪ್ಯಹಂ ನಾರ್ಹಾಮಿ, 7 ಕಿಣ್ವಾಹಂ  
ಭವತ್ಸಮೀಪಂ ಯಾತುಮಪಿ ನಾತ್ಮಾನಂ ಯೋಗ್ಯಂ ಬುದ್ಧವಾನ್,  
ತತೋ ಭವಾನ್ ವಾಕ್ಯಮಾತ್ರಂ ವದತು ತೇನೈವ ಮಮ ದಾಸಃ ಸ್ವಸ್ಥೋ  
ಭವಿಷ್ಯತಿ | 8 ಯಸ್ಮಾದ್ ಅಹಂ ಪರಾಧೀನೋಪಿ ಮಮಾಧೀನಾ ಯಾಃ  
ಸೇನಾಃ ಸನ್ತಿ ತಾಸಾಮ್ ಏಕಜನಂ ಪ್ರತಿ ಯಾಹೀತಿ ಮಯಾ ಪ್ರೋಕ್ಷೇ  
ಸ ಯಾತಿ; ತದನ್ಯಂ ಪ್ರತಿ ಆಯಾಹೀತಿ ಪ್ರೋಕ್ಷೇ ಸ ಆಯಾತಿ; ತಥಾ  
ನಿಜದಾಸಂ ಪ್ರತಿ ಏತತ್ ಕುರ್ವಿತಿ ಪ್ರೋಕ್ಷೇ ಸ ತದೇವ ಕರೋತಿ | 9  
ಯೀಶುರಿದಂ ವಾಕ್ಯಂ ಶ್ರುತ್ವಾ ವಿಸ್ಮಯಂ ಯಯೌ, ಮುಖಂ ಪರಾವರ್ತ್ಯ

ಪಶ್ಚಾದ್ವರ್ತಿನೋ ಲೋಕಾನ್ ಬಭಾಷೇ ಚ, ಯುಷ್ಮಾನಹಂ ವದಾಮಿ  
 ಇಸ್ರಾಯೇಲೋ ವಂಶಮಧ್ಯೇಪಿ ವಿಶ್ವಾಸಮೀದೃಶಂ ನ ಪ್ರಾಪ್ನವಂ | 10  
 ತತಸ್ತೇ ಪ್ರೇಷಿತಾ ಗೃಹಂ ಗತ್ವಾ ತಂ ಪೀಡಿತಂ ದಾಸಂ ಸ್ವಸ್ಥಂ ದದೃಶುಃ |  
 11 ಪರೇಹನಿ ಸ ನಾಯೀನಾಖ್ಯಂ ನಗರಂ ಜಗಾಮ ತಸ್ಯಾನೇಕೇ ಶಿಷ್ಯಾ  
 ಅನ್ಯೇ ಚ ಲೋಕಾಸ್ತೇನ ಸಾರ್ಧಂ ಯಯುಃ | 12 ತೇಷು ತನ್ನಗರಸ್ಯ  
 ದ್ವಾರಸನ್ನಿಧಿಂ ಪ್ರಾಪ್ತೇಷು ಕಿಯನ್ತೋ ಲೋಕಾ ಏಕಂ ಮೃತಮನುಜಂ  
 ವಹನ್ತೋ ನಗರಸ್ಯ ಬಹಿಯಾನ್ವಿ, ಸ ತನ್ಮಾತುರೇಕಪುತ್ರಸ್ತನ್ಮಾತಾ  
 ಚ ವಿಧವಾ; ತಯಾ ಸಾರ್ಧಂ ತನ್ನಗರೀಯಾ ಬಹವೋ ಲೋಕಾ  
 ಆಸನ್ | 13 ಪ್ರಭುಸ್ತಾಂ ವಿಲೋಕ್ಯ ಸಾನುಕಮ್ಪುಃ ಕಥಯಾಮಾಸ,  
 ಮಾ ರೋದೀಃ | ಸ ಸಮೀಪಮಿತ್ವಾ ಖಟ್ಟಾಂ ಪಸ್ಪರ್ಶ ತಸ್ಮಾದ್  
 ವಾಹಕಾಃ ಸ್ಥಗಿತಾಸ್ತಮ್ಯುಃ; 14 ತದಾ ಸ ಉವಾಚ ಹೇ ಯುವಮನುಷ್ಯ  
 ತ್ವಮುತ್ತಿಷ್ಯ ತ್ವಾಮಹಮ್ ಆಜ್ಞಾಪಯಾಮಿ | 15 ತಸ್ಮಾತ್ ಸ ಮೃತೋ  
 ಜನಸ್ತತ್ಕ್ಷಣಮುತ್ಥಾಯ ಕಥಾಂ ಪ್ರಕಥಿತಃ; ತತೋ ಯೀಶುಸ್ತಸ್ಯ ಮಾತರಿ  
 ತಂ ಸಮರ್ಪಯಾಮಾಸ | 16 ತಸ್ಮಾತ್ ಸರ್ವೇ ಲೋಕಾಃ ಶಶಚ್ಚಿರೇ;  
 ಏಕೋ ಮಹಾಭವಿಷ್ಯದ್ವಾದೀ ಮಧ್ಯೇಸ್ಮಾಕಮ್ ಸಮುದೈತ್, ಈಶ್ವರಶ್ಚ  
 ಸ್ವಲೋಕಾನನ್ವಗೃಹ್ಣಾತ್ ಕಥಾಮಿಮಾಂ ಕಥಯಿತ್ವಾ ಈಶ್ವರಂ ಧನ್ಯಂ  
 ಜಗದುಃ | 17 ತತಃ ಪರಂ ಸಮಸ್ತಂ ಯಿಹೂದಾದೇಶಂ ತಸ್ಯ  
 ಚತುರ್ದಿಕ್ಫದೇಶಞ್ಚ ತಸ್ಮೈತತ್ಕೀರ್ತಿ ವ್ಯಾನಶೇ | 18 ತತಃ ಪರಂ  
 ಯೋಹನಃ ಶಿಷ್ಯೇಷು ತಂ ತದ್ವೃತ್ತಾಂತಂ ಜ್ಞಾಪಿತವತ್ಸು 19 ಸ ಸ್ವಶಿಷ್ಯಾಣಾಂ  
 ದ್ವೌ ಜನಾವಾಹೂಯ ಯೀಶುಂ ಪ್ರತಿ ವಕ್ಯಮಾಣಂ ವಾಕ್ಯಂ ವಕ್ತುಂ  
 ಪ್ರೇಷಯಾಮಾಸ, ಯಸ್ಯಾಗಮನಮ್ ಅಪೇಕ್ಷ್ಯ ತಿಷ್ಠಾಮೋ ವಯಂ ಕಿಂ  
 ಸ ಏವ ಜನಸ್ತ್ವಂ? ಕಿಂ ವಯಮನ್ಯಮಪೇಕ್ಷ್ಯ ಸ್ಥಾಸ್ಯಾಮಃ? 20 ಪಶ್ಚಾತ್ತೈ  
 ಮಾನವೌ ಗತ್ವಾ ಕಥಯಾಮಾಸತುಃ, ಯಸ್ಯಾಗಮನಮ್ ಅಪೇಕ್ಷ್ಯ  
 ತಿಷ್ಠಾಮೋ ವಯಂ, ಕಿಂ ಸಏವ ಜನಸ್ತ್ವಂ? ಕಿಂ ವಯಮನ್ಯಮಪೇಕ್ಷ್ಯ  
 ಸ್ಥಾಸ್ಯಾಮಃ? ಕಥಾಮಿಮಾಂ ತುಭ್ಯಂ ಕಥಯಿತುಂ ಯೋಹನ್ ಮಜ್ಜಕ  
 ಆವಾಂ ಪ್ರೇಷಿತವಾನ್ | 21 ತಸ್ಮಿನ್ ದಣ್ಣೇ ಯೀಶೂರೋಗಿಣೋ  
 ಮಹಾವ್ಯಾಧಿಮತೋ ದುಷ್ಟಭೂತಗ್ರಸ್ತಾಂಶ್ಚ ಬಹೂನ್ ಸ್ವಸ್ಥಾನ್  
 ಕೃತ್ವಾ ಅನೇಕಾನ್ಲೇಭ್ಯಶ್ಚಕ್ಷುಂಷಿ ದತ್ತಾ ಪ್ರತ್ಯುವಾಚ, 22 ಯುವಾಂ  
 ವ್ರಜತಮ್ ಅನ್ಢಾ ನೇತ್ರಾಣಿ ಖಿನ್ನಾಶ್ಚರಣಾನಿ ಚ ಪ್ರಾಪ್ನುವನ್ತಿ, ಕುಷ್ಠಿನಃ

ಪರಿಷ್ಕಿಯನ್ನೇ, ಬಧಿರಾಃ ಶ್ರವಣಾನಿ ಮೃತಾಶ್ಚ ಜೀವನಾನಿ ಪ್ರಾಪ್ನುವನ್ತಿ,  
 ದರಿದ್ರಾಣಾಂ ಸಮೀಪೇಷು ಸುಸಂವಾದಃ ಪ್ರಚಾರ್ಯತೇ, ಯಂ ಪ್ರತಿ  
 ವಿಘ್ನಸ್ವರೂಪೋಹಂ ನ ಭವಾಮಿ ಸ ಧನ್ಯಃ, 23 ಏತಾನಿ ಯಾನಿ  
 ಪಶ್ಯಥಃ ಶೃಣುಥಶ್ಚ ತಾನಿ ಯೋಹನಂ ಜ್ಞಾಪಯತಮ್ | 24 ತಯೋ  
 ದೂತಯೋ ಗೃತಯೋಃ ಸತೋ ಯೋಹನಿ ಸ ಲೋಕಾನ್  
 ವಕ್ತುಮುಪಚಕ್ರಮೇ, ಯೂಯಂ ಮಧ್ಯೇಪ್ರಾನ್ತರಂ ಕಿಂ ದ್ರಷ್ಟುಂ  
 ನಿರಗಮತ? ಕಿಂ ವಾಯುನಾ ಕಮ್ಪಿತಂ ನಡಂ? 25 ಯೂಯಂ  
 ಕಿಂ ದ್ರಷ್ಟುಂ ನಿರಗಮತ? ಕಿಂ ಸೂಕ್ಷ್ಮವಸ್ತ್ರಪರಿಧಾಯಿನಂ ಕಮಪಿ  
 ನರಂ? ಕಿನ್ನು ಯೇ ಸೂಕ್ಷ್ಮಮೃದುವಸ್ತ್ರಾಣಿ ಪರಿದಧತಿ ಸೂತ್ರಮಾನಿ  
 ದ್ರವ್ಯಾಣಿ ಭುಷ್ಣತೇ ಚ ತೇ ರಾಜಧಾನೀಷು ತಿಷ್ಠನ್ತಿ | 26 ತರ್ಹಿ  
 ಯೂಯಂ ಕಿಂ ದ್ರಷ್ಟುಂ ನಿರಗಮತ? ಕಿಮೇಕಂ ಭವಿಷ್ಯದ್ವಾದಿನಂ?  
 ತದೇವ ಸತ್ಯಂ ಕಿನ್ನು ಸ ಪುಮಾನ್ ಭವಿಷ್ಯದ್ವಾದಿನೋಪಿ ಶ್ರೇಷ್ಠ  
 ಇತ್ಯಹಂ ಯುಷ್ಮಾನ್ ವದಾಮಿ; 27 ಪಶ್ಯ ಸ್ವಕೀಯದೂತನ್ನು ತವಾಗ್ರ  
 ಪ್ರೇಷಯಾಮ್ಯಹಂ | ಗತ್ವಾ ತ್ವದೀಯಮಾರ್ಗನ್ನು ಸ ಹಿ ಪರಿಷ್ಕರಿಷ್ಯತಿ |  
 ಯದರ್ಥೇ ಲಿಪಿರಿಯಮ್ ಆಸ್ತೇ ಸ ಏವ ಯೋಹನ್ | 28 ಅತೋ  
 ಯುಷ್ಮಾನಹಂ ವದಾಮಿ ಸ್ತ್ರಿಯಾ ಗರ್ಭಜಾತಾನಾಂ ಭವಿಷ್ಯದ್ವಾದಿನಾಂ  
 ಮಧ್ಯೇ ಯೋಹನೋ ಮಜ್ಜಕಾತ್ ಶ್ರೇಷ್ಠಃ ಕೋಪಿ ನಾಸ್ತಿ, ತತ್ರಾಪಿ  
 ಈಶ್ವರಸ್ಯ ರಾಜ್ಯೇ ಯಃ ಸರ್ವಸ್ಮಾತ್ ಕ್ಷುದ್ರಃ ಸ ಯೋಹನೋಪಿ ಶ್ರೇಷ್ಠಃ |  
 29 ಅಪರಙ್ಗು ಸರ್ವೇ ಲೋಕಾಃ ಕರಮಙ್ಗಾಯಿನಶ್ಚ ತಸ್ಯ ವಾಕ್ಯಾನಿ  
 ಶ್ರುತ್ವಾ ಯೋಹನಾ ಮಜ್ಜನೇನ ಮಜ್ಜಿತಾಃ ಪರಮೇಶ್ವರಂ ನಿರ್ದೋಷಂ  
 ಮೇನಿರೇ | 30 ಕಿನ್ನು ಫಿರೂಶಿನೋ ವ್ಯವಸ್ಥಾಪಕಾಶ್ಚ ತೇನ ನ ಮಜ್ಜಿತಾಃ  
 ಸ್ವಾನ್ ಪ್ರತೀಶ್ವರಸ್ಯೋಪದೇಶಂ ನಿಷ್ಫಲಮ್ ಅಕುರ್ವನ್ | 31 ಅಥ  
 ಪ್ರಭುಃ ಕಥಯಾಮಾಸ, ಇದಾನೀನ್ತನಜನಾನ್ ಕೇನೋಪಮಾಮಿ?  
 ತೇ ಕಸ್ಯ ಸದೃಶಾಃ? 32 ಯೇ ಬಾಲಕಾ ವಿಪಣ್ಣಾಮ್ ಉಪವಿಶ್ಯ  
 ಪರಸ್ಪರಮ್ ಆಹೂಯ ವಾಕ್ಯಮಿದಂ ವದನ್ತಿ, ವಯಂ ಯುಷ್ಮಾಕಂ  
 ನಿಕಟೇ ವಂಶೀರವಾದಿಷ್ಮ, ಕಿನ್ನು ಯೂಯಂ ನಾನರ್ತಿಷ್ಮ, ವಯಂ  
 ಯುಷ್ಮಾಕಂ ನಿಕಟ ಅರೋದಿಷ್ಮ, ಕಿನ್ನು ಯೂಯಂ ನ ವ್ಯಲಪಿಷ್ಯ,  
 ಬಾಲಕೈರೇತಾದೃಶೈಸ್ತೇಷಾಮ್ ಉಪಮಾ ಭವತಿ | 33 ಯತೋ  
 ಯೋಹನ್ ಮಜ್ಜಕ ಆಗತ್ಯ ಪೂಪಂ ನಾಖಾದತ್ ದ್ರಾಕ್ಷಾರಸಙ್ಗ

ನಾಪಿವತ್ ತಸ್ಮಾದ್ ಯೂಯಂ ವದಥ, ಭೂತಗ್ರಸ್ತೋಯಮ್ | 34  
 ತತಃ ಪರಂ ಮಾನವಸುತ ಆಗತ್ಯಾಖಾದದಪಿವಚ್ಚ ತಸ್ಮಾದ್ ಯೂಯಂ  
 ವದಥ, ಖಾದಕಃ ಸುರಾಪಶ್ಚಾಣ್ಡಾಲಪಾಪಿನಾಂ ಬನ್ಧುರೇಕೋ ಜನೋ  
 ದೃಶ್ಯತಾಮ್ | 35 ಕಿನ್ನು ಜ್ಞಾನಿನೋ ಜ್ಞಾನಂ ನಿರ್ದೋಷಂ ವಿದುಃ | 36  
 ಪಶ್ಚಾದೇಕಃ ಫಿರೂಶೀ ಯೀಶುಂ ಭೋಜನಾಯ ನ್ಯಮನ್ತ್ರಯತ್ ತತಃ ಸ  
 ತಸ್ಯ ಗೃಹಂ ಗತ್ವಾ ಭೋಕ್ತುಮುಪವಿಷ್ಟಃ | 37 ಏತರ್ಹಿ ತತ್ಪಿರೂಶಿನೋ  
 ಗೃಹೇ ಯೀಶು ಭೇಕ್ಷುಮ್ ಉಪಾವೇಕ್ಷೀತ್ ತಚ್ಚ ತ್ವಾ ತನ್ನಗರವಾಸಿನೀ  
 ಕಾಪಿ ದುಷ್ಟಾ ನಾರೀ ಪಾಣ್ಡರಪ್ರಸ್ತರಸ್ಯ ಸಮ್ಪುಟಕೇ ಸುಗನ್ಧಿತೈಲಮ್  
 ಅನೀಯ 38 ತಸ್ಯ ಪಶ್ಚಾತ್ ಪಾದಯೋಃ ಸನ್ನಿಧೌ ತಸ್ಯ ರುದತೀ ಚ  
 ನೇತ್ರಾಮ್ಬುಭಿಸ್ತಸ್ಯ ಚರಣೌ ಪ್ರಕ್ಷಾಲ್ಯ ನಿಜಕಚೈರಮಾಕ್ಷೀತ್, ತತಸ್ತಸ್ಯ  
 ಚರಣೌ ಚುಮ್ಪಿತ್ವಾ ತೇನ ಸುಗನ್ಧಿತೈಲೇನ ಮಮದರ್ | 39 ತಸ್ಮಾತ್  
 ಸ ನಿಮನ್ತ್ರಯಿತಾ ಫಿರೂಶೀ ಮನಸಾ ಚಿಂತಯಾಮಾಸ, ಯದ್ಯಯಂ  
 ಭವಿಷ್ಯದ್ವಾದೀ ಭವೇತ್ ತರ್ಹಿ ಏನಂ ಸ್ಪೃಶತಿ ಯಾ ಸ್ತ್ರೀ ಸಾ ಕಾ ಕೀದೃಶೀ  
 ಚೇತಿ ಜ್ಞಾತುಂ ಶಕ್ನುಯಾತ್ ಯತಃ ಸಾ ದುಷ್ಟಾ | 40 ತದಾ ಯಾಶುಸ್ತಂ  
 ಜಗಾದ, ಹೇ ಶಿಮೋನ್ ತ್ವಾಂ ಪ್ರತಿ ಮಮ ಕಿಂಚಿದ್ ವಕ್ತವ್ಯಮಸ್ತಿ; ತಸ್ಮಾತ್  
 ಸ ಬಭಾಷೇ, ಹೇ ಗುರೋ ತದ್ ವದತು | 41 ಏಕೋತ್ತಮರ್ಣಸ್ಯ  
 ದ್ವಾವಧಮರ್ಣಾವಾಸ್ತಾಂ, ತಯೋರೇಕಃ ಪಶ್ಚಾತ್ತಾನಿ ಮುದ್ರಾಪಾದಾನ್  
 ಅಪರಶ್ಚ ಪಶ್ಚಾಶತ್ ಮುದ್ರಾಪಾದಾನ್ ಧಾರಯಾಮಾಸ | 42  
 ತದನನ್ತರಂ ತಯೋಃ ಶೋಧ್ಯಾಭಾವಾತ್ ಸ ಉತ್ತಮರ್ಣಸ್ತಯೋ  
 ರ್ಯುಣೇ ಚಕ್ಷಮೇ; ತಸ್ಮಾತ್ ತಯೋರ್ಧ್ವಯೋಃ ಕಸ್ತಸ್ಮಿನ್ ಪ್ರೇಷ್ಯತೇ  
 ಬಹು? ತದ್ ಬ್ರೂಹಿ | 43 ಶಿಮೋನ್ ಪ್ರತ್ಯುವಾಚ, ಮಯಾ ಬುದ್ಧತೇ  
 ಯಸ್ಯಾಧಿಕಮ್ ಋಣಂ ಚಕ್ಷಮೇ ಸ ಇತಿ; ತತೋ ಯೀಶುಸ್ತಂ  
 ವ್ಯಾಜಹಾರ, ತ್ವಂ ಯಥಾರ್ಥಂ ವ್ಯಚಾರಯಃ | 44 ಅಥ ತಾಂ  
 ನಾರೀಂ ಪ್ರತಿ ವ್ಯಾಘುರ್ಯ ಶಿಮೋನಮವೋಚತ್, ಸ್ತ್ರೀಮಿಮಾಂ  
 ಪಶ್ಯಸಿ? ತವ ಗೃಹೇ ಮಯ್ಯಾಗತೇ ತ್ವಂ ಪಾದಪ್ರಕ್ಷಾಲನಾರ್ಥಂ ಜಲಂ  
 ನಾದಾಃ ಕಿನ್ನು ಯೋಷಿದೇಷಾ ನಯನಜಲೈರ್ಮಮ ಪಾದೌ ಪ್ರಕ್ಷಾಲ್ಯ  
 ಕೇಶೈರಮಾಕ್ಷೀತ್ | 45 ತ್ವಂ ಮಾಂ ನಾಚುಮ್ಪಿಃ ಕಿನ್ನು ಯೋಷಿದೇಷಾ  
 ಸ್ತ್ರೀಯಾಗಮನಾದಾರಭ್ಯ ಮದೀಯಪಾದೌ ಚುಮ್ಪಿತುಂ ನ ವ್ಯರಂಸ್ತ |  
 46 ತ್ವಜ್ಜ ಮದೀಯೋತ್ತಮಾಬ್ಜೇ ಕಿಂಚಿದಪಿ ತೈಲಂ ನಾಮದೀಃ ಕಿನ್ನು

ಯೋಷಿದೇಷಾ ಮಮ ಚರಣೌ ಸುಗನ್ಧಿತ್ಯಲೇನಾಮರ್ಧ್ವೀತ್ | 47  
 ಅತಸ್ತಾಂ ವ್ಯಾಹರಾಮಿ, ಏತಸ್ಯಾ ಬಹು ಪಾಪಮಕ್ಷಮ್ಯತ ತತೋ ಬಹು  
 ಪ್ರಿಯತೇ ಕಿನ್ನು ಯಸ್ಯಾಲ್ಪಪಾಪಂ ಕ್ಷಮ್ಯತೇ ಸೋಲ್ಪಂ ಪ್ರಿಯತೇ |  
 48 ತತಃ ಪರಂ ಸ ತಾಂ ಬಭಾಷೇ, ತ್ವದೀಯಂ ಪಾಪಮಕ್ಷಮ್ಯತ | 49  
 ತದಾ ತೇನ ಸಾರ್ಧಂ ಯೇ ಭೋಕ್ತುಮ್ ಉಪವಿವಿಶುಸ್ತೇ ಪರಸ್ಪರಂ  
 ವಕ್ತುಮಾರೇಭಿರೇ, ಅಯಂ ಪಾಪಂ ಕ್ಷಮತೇ ಕ ಏಷಃ? 50 ಕಿನ್ನು ಸ  
 ತಾಂ ನಾರೀಂ ಜಗಾದ, ತವ ವಿಶ್ವಾಸಸ್ತಾಂ ಪರ್ಯತ್ರಾಸ್ತ ತ್ವಂ ಕ್ಷೇಮೇಣ  
 ವ್ರಜ |

**8** ಅಪರಙ್ಗು ಯೀಶು ದ್ವಾರದಶಭಿಃ ಶಿಷ್ಯೈಃ ಸಾರ್ಧಂ ನಾನಾನಗರೇಷು  
 ನಾನಾಗ್ರಾಮೇಷು ಚ ಗಚ್ಛನ್ ಇಶ್ವರೀಯರಾಜತ್ವಸ್ಯ ಸುಸಂವಾದಂ  
 ಪ್ರಚಾರಯಿತುಂ ಪ್ರಾರೇಭೇ | 2 ತದಾ ಯಸ್ಯಾಃ ಸಪ್ತ ಭೂತಾ  
 ನಿರಗಚ್ಛನ್ ಸಾ ಮಗ್ಧಲೀನೀತಿ ವಿಖ್ಯಾತಾ ಮರಿಯಮ್ ಹೇರೋದ್ರಾಜಸ್ಯ  
 ಗೃಹಾಧಿಪತೇಃ ಹೋಷೇ ಭಾರ್ಯಯ್ಯಾ ಯೋಹನಾ ಶೂಶಾನಾ 3  
 ಪ್ರಭೃತಯೋ ಯಾ ಬಹ್ವ್ಯಃ ಸ್ತ್ರಿಯಃ ದುಷ್ಟಭೂತೇಭ್ಯೋ ರೋಗೇಭ್ಯಶ್ಚ  
 ಮುಕ್ತಾಃ ಸತ್ಯೋ ನಿಜವಿಭೂತೀ ವ್ಯಯಿತ್ವಾ ತಮಸೇವಂತ, ತಾಃ  
 ಸರ್ವಾಸ್ತೇನ ಸಾರ್ಧಮ್ ಆಸನ್ | 4 ಅನಂತರಂ ನಾನಾನಗರೇಭ್ಯೋ  
 ಬಹವೋ ಲೋಕಾ ಆಗತ್ಯ ತಸ್ಯ ಸಮೀಪೇಽಮಿಲನ್, ತದಾ ಸ ತೇಭ್ಯ  
 ಏಕಾಂ ದೃಷ್ಟ್ವಾಂತಕಥಾಂ ಕಥಯಾಮಾಸ | ಏಕಃ ಕೃಷೀಬಲೋ ಬೀಜಾನಿ  
 ವಪ್ತುಂ ಬಹಿರ್ಜಗಾಮ, 5 ತತೋ ವಪನಕಾಲೇ ಕತಿಪಯಾನಿ ಬೀಜಾನಿ  
 ಮಾರ್ಗಪಾರ್ಶ್ವೇ ಪೇತುಃ, ತತಸ್ತಾನಿ ಪದತಲೈ ದಲಿತಾನಿ ಪಕ್ಷಿಭಿ  
 ಭಕ್ಷಿತಾನಿ ಚ | 6 ಕತಿಪಯಾನಿ ಬೀಜಾನಿ ಪಾಷಾಣಸ್ಥಲೇ ಪತಿಸ್ತಾನಿ  
 ಯದ್ಯಪಿ ತಾನ್ಯಜ್ಜುರಿತಾನಿ ತಥಾಪಿ ರಸಾಭಾವಾತ್ ಶುಶುಷುಃ | 7  
 ಕತಿಪಯಾನಿ ಬೀಜಾನಿ ಕಣ್ಣಕಿವನಮಧ್ಯೇ ಪತಿಸ್ತಾನಿ ತತಃ ಕಣ್ಣಕಿವನಾನಿ  
 ಸಂವೃದ್ಧ್ಯ ತಾನಿ ಜಗ್ರಸುಃ | 8 ತದನ್ಯಾನಿ ಕತಿಪಯಬೀಜಾನಿ ಚ  
 ಭೂಮ್ಯಾಮುತ್ತಮಾಯಾಂ ಪೇತುಸ್ತತಸ್ತಾನ್ಯಜ್ಜುರಯಿತ್ವಾ ಶತಗುಣಾನಿ  
 ಫಲಾನಿ ಫೇಲುಃ | ಸ ಇಮಾ ಕಥಾಂ ಕಥಯಿತ್ವಾ ಪ್ರೋಚ್ಛೈಃ  
 ಪ್ರೋವಾಚ, ಯಸ್ಯ ಶ್ರೋತುಂ ಶ್ರೋತ್ರೇ ಸ್ತಃ ಸ ಶೃಣೋತು | 9  
 ತತಃ ಪರಂ ಶಿಷ್ಯಾಸ್ತಂ ಪಪ್ರಚ್ಛುರಸ್ಯ ದೃಷ್ಟ್ವಾನ್ತಸ್ಯ ಕಿಂ ತಾತ್ಪರ್ಯಂ?  
 10 ತತಃ ಸ ವ್ಯಾಜಹಾರ, ಈಶ್ವರೀಯರಾಜಸ್ಯ ಗುಹ್ಯಾನಿ ಜ್ಞಾತುಂ

ಯುಷ್ಕಭ್ಯಮಧಿಕಾರೋ ದೀಯತೇ ಕಿನ್ತ್ವನ್ಯೇ ಯಥಾ ದೃಷ್ಟಾಪಿ ನ  
ಪಶ್ಯನ್ತಿ ಶ್ರುತ್ವಾಪಿ ಮ ಬುದ್ಧನ್ತೇ ಚ ತದರ್ಥಂ ತೇಷಾಂ ಪುರಸ್ತಾತ್ ತಾಃ  
ಸರ್ವಾಃ ಕಥಾ ದೃಷ್ಟಾನ್ತೇನ ಕಥ್ಯನ್ತೇ | 11 ದೃಷ್ಟಾನ್ತಸ್ಯಾಸ್ಯಾಭಿಪ್ರಾಯಃ,  
ಈಶ್ವರೀಯಕಥಾ ಬೀಜಸ್ವರೂಪಾ | 12 ಯೇ ಕಥಾಮಾತ್ರಂ ಶೃಣ್ವನ್ತಿ  
ಕಿನ್ತು ಪಶ್ಚಾದ್ ವಿಶ್ವಸ್ಯ ಯಥಾ ಪರಿತ್ರಾಣಂ ನ ಪ್ರಾಪ್ನುವನ್ತಿ ತದಾಶಯೇನ  
ಶೈತಾನೇತ್ಯ ಹೃದಯಾತ್ಯ ತಾಂ ಕಥಾಮ್ ಅಪಹರತಿ ತ ಏವ  
ಮಾರ್ಗಪಾರ್ಶ್ವಭೂಮಿಸ್ವರೂಪಾಃ | 13 ಯೇ ಕಥಂ ಶ್ರುತ್ವಾ  
ಸಾನಂದಂ ಗೃಹ್ಣನ್ತಿ ಕಿನ್ತ್ವಬದ್ಧಮೂಲತ್ವಾತ್ ಸ್ವಲ್ಪಕಾಲಮಾತ್ರಂ ಪ್ರತೀತ್ಯ  
ಪರೀಕ್ಷಾಕಾಲೇ ಭ್ರಶ್ಯನ್ತಿ ತಏವ ಪಾಷಾಣಭೂಮಿಸ್ವರೂಪಾಃ | 14  
ಯೇ ಕಥಾಂ ಶ್ರುತ್ವಾ ಯಾನ್ತಿ ವಿಷಯಚಿನ್ತಾಯಾಂ ಧನಲೋಭೇನ  
ಏಹಿಕಸುಖೇ ಚ ಮಜ್ಜನ್ತ ಉಪಯುಕ್ತಫಲಾನಿ ನ ಫಲನ್ತಿ ತ  
ಏವೋಪ್ತಬೀಜಕಣ್ಣಕಿಭೂಸ್ವರೂಪಾಃ | 15 ಕಿನ್ತು ಯೇ ಶ್ರುತ್ವಾ ಸರಲೈಃ  
ಶುದ್ಧೈಶ್ಚಾನ್ತಃಕರಣೈಃ ಕಥಾಂ ಗೃಹ್ಣನ್ತಿ ಧೈರ್ಯಮ್ ಅವಲಮ್ಬ್ಯ  
ಫಲಾನ್ಯುತ್ಪಾದಯನ್ತಿ ಚ ತ ಏವೋತ್ತಮಮೃತ್ಸ್ವರೂಪಾಃ | 16  
ಅಪರಂಶ್ಚ ಪ್ರದೀಪಂ ಪ್ರಜ್ವಲ್ಯ ಕೋಪಿ ಪಾತ್ರೇಣ ನಾಚ್ಛಾದಯತಿ  
ತಥಾ ಖಟ್ಟಾಧೋಪಿ ನ ಸ್ಥಾಪಯತಿ, ಕಿನ್ತು ದೀಪಾಧಾರೋಪಯ್ಯೇವ  
ಸ್ಥಾಪಯತಿ, ತಸ್ಮಾತ್ ಪ್ರವೇಶಕಾ ದೀಪ್ತಿಂ ಪಶ್ಯನ್ತಿ | 17 ಯನ್ನ  
ಪ್ರಕಾಶಯಿಷ್ಯತೇ ತಾದ್ಯಗ್ ಅಪ್ರಕಾಶಿತಂ ವಸ್ತು ಕಿಮಪಿ ನಾಸ್ತಿ ಯಚ್ಚ  
ನ ಸುವ್ಯಕ್ತಂ ಪ್ರಚಾರಯಿಷ್ಯತೇ ತಾದ್ಯಗ್ ಗೃಪ್ತಂ ವಸ್ತು ಕಿಮಪಿ  
ನಾಸ್ತಿ | 18 ಅತೋ ಯೂಯಂ ಕೇನ ಪ್ರಕಾರೇಣ ಶೃಣುಥ ತತ್ರ  
ಸಾವಧಾನಾ ಭವತ, ಯಸ್ಯ ಸಮೀಪೇ ಬರ್ಧತೇ ತಸ್ಮೈ ಪುನರ್ದಾಸ್ಯತೇ  
ಕಿನ್ತು ಯಸ್ಯಾಶ್ರಯೇ ನ ಬರ್ಧತೇ ತಸ್ಯ ಯದ್ಯದಸ್ತಿ ತದಪಿ ತಸ್ಮಾತ್  
ನೇಷ್ಯತೇ | 19 ಅಪರಂಶ್ಚ ಯೀಶೋ ಮಾರ್ತಾ ಭ್ರಾತರಶ್ಚ ತಸ್ಯ  
ಸಮೀಪಂ ಜಿಗಮಿಷವಃ 20 ಕಿನ್ತು ಜನತಾಸಮ್ಪಾಧಾತ್ ತತ್ಸನ್ನಿಧಿಂ  
ಪ್ರಾಪ್ತುಂ ನ ಶೇಕುಃ | ತತ್ಪಶ್ಚಾತ್ ತವ ಮಾತಾ ಭ್ರಾತರಶ್ಚ ತ್ವಾಂ  
ಸಾಕ್ಷಾತ್ ಚಿಕೀರ್ಷನ್ತೋ ಬಹಿಸ್ತಿಷ್ಯನತೀತಿ ವಾರ್ತಾಯಾಂ ತಸ್ಮೈ  
ಕಥಿತಾಯಾಂ 21 ಸ ಪ್ರತ್ಯುವಾಚ; ಯೇ ಜನಾ ಈಶ್ವರಸ್ಯ ಕಥಾಂ  
ಶ್ರುತ್ವಾ ತದನುರೂಪಮಾಚರನ್ತಿ ತಏವ ಮಮ ಮಾತಾ ಭ್ರಾತರಶ್ಚ |  
22 ಅನನ್ದರಂ ಏಕದಾ ಯೀಶುಃ ಶಿಷ್ಯೈಃ ಸಾರ್ಧಂ ನಾವಮಾರುಹ್ಯ

ಜಗಾದ, ಆಯಾತ ವಯಂ ಹೃದಸ್ಯ ಪಾರಂ ಯಾಮಃ, ತತಸ್ತೇ ಜಗ್ಮುಃ |  
 23 ತೇಷು ನೌಕಾಂ ವಾಹಯತ್ಸು ಸ ನಿದದೌ; 24 ಅಥಾಕಸ್ಮಾತ್  
 ಪ್ರಬಲಝ್ಞಗಮಾದ್ ಹೃದೇ ನೌಕಾಯಾಂ ತರಜ್ಞೈರಾಚ್ಛನ್ನಾಯಾಂ  
 ವಿಪತ್ ತಾನ್ ಜಗ್ರಾಸ | ತಸ್ಮಾದ್ ಯೀಶೋರನ್ತಿಕಂ ಗತ್ವಾ ಹೇ  
 ಗುರೋ ಹೇ ಗುರೋ ಪ್ರಾಣಾ ನೋ ಯಾನ್ತೀತಿ ಗದಿತ್ವಾ ತಂ  
 ಜಾಗರಯಾಂಭೂವುಃ | ತದಾ ಸ ಉತ್ಥಾಯ ವಾಯುಂ ತರಜ್ಞಂಶ್ಚ  
 ತರ್ಜಯಾಮಾಸ ತಸ್ಮಾದುಭೌ ನಿವೃತ್ಯ ಸ್ಥಿರೌ ಬಭೂವತುಃ | 25 ಸ  
 ತಾನ್ ಬಭಾಷೇ ಯುಷ್ಮಾಕಂ ವಿಶ್ವಾಸಃ ಕ? ತಸ್ಮಾತ್ತೇ ಭೀತಾ ವಿಸ್ಮಿತಾಶ್ಚ  
 ಪರಸ್ಪರಂ ಜಗದುಃ, ಅಹೋ ಕೀದೃಗಯಂ ಮನುಜಃ ಪವನಂ  
 ಪಾನೀಯಂಞ್ಚಾದಿಶತಿ ತದುಭಯಂ ತದಾದೇಶಂ ವಹತಿ | 26 ತತಃ  
 ಪರಂ ಗಾಲೀಲ್ಪದೇಶಸ್ಯ ಸಮ್ಘೋಷಗಿದೇರೀಯಪ್ರದೇಶೇ ನೌಕಾಯಾಂ  
 ಲಗನ್ತಾಂ ತಟೀವರೋಹಮಾವಾದ್ 27 ಬಹುತಿಥಕಾಲಂ ಭೂತಗ್ರಸ್ತ  
 ಏಕೋ ಮಾನುಷಃ ಪುರಾದಾಗತ್ಯ ತಂ ಸಾಕ್ಷಾಚ್ಛಕಾರ | ಸ ಮನುಷೋ  
 ವಾಸೋ ನ ಪರಿದಧತ್ ಗೃಹೇ ಚ ನ ವಸನ್ ಕೇವಲಂ ಶ್ಮಶಾನಮ್  
 ಅಧ್ಯವಾಸ | 28 ಸ ಯೀಶುಂ ದೃಷ್ಟ್ವೈವ ಚೀಚ್ಛಬ್ಧಂ ಚಕಾರ ತಸ್ಯ  
 ಸಮ್ಘೋಷೇ ಪತಿತ್ವಾ ಪ್ರೋಚ್ಛೈರ್ಜಗಾದ ಚ, ಹೇ ಸರ್ವಪ್ರಧಾನೇಶ್ವರಸ್ಯ  
 ಪುತ್ರ, ಮಯಾ ಸಹ ತವ ಕಃ ಸಮ್ಪನ್ಢಃ? ತ್ವಯಿ ವಿನಯಂ  
 ಕರೋಮಿ ಮಾಂ ಮಾ ಯಾತಯ | 29 ಯತಃ ಸ ತಂ ಮಾನುಷಂ  
 ತ್ಯಕ್ತ್ವಾ ಯಾತುಮ್ ಅಮೇಧ್ಯಭೂತಮ್ ಆದಿದೇಶ; ಸ ಭೂತಸ್ತಂ  
 ಮಾನುಷಮ್ ಅಸಕ್ಯದ್ ದಧಾರ ತಸ್ಮಾಲ್ಲೋಕಾಃ ಶೃಜ್ಯಲೇನ ನಿಗಡೇನ  
 ಚ ಬಬನ್ಢಃ; ಸ ತದ್ ಭಂಕ್ತ್ವಾ ಭೂತವಶತ್ವಾತ್ ಮಧ್ಯೇಪ್ರಾನ್ತರಂ  
 ಯಯೌ | 30 ಅನನ್ತರಂ ಯೀಶುಸ್ತಂ ಪಪ್ರಚ್ಛ ತವ ಕಿನ್ನಾಮ?  
 ಸ ಉವಾಚ, ಮಮ ನಾಮ ಬಾಹಿನೋ ಯತೋ ಬಹವೋ  
 ಭೂತಾಸ್ತಮಾಶ್ರಿಯುಃ | 31 ಅಥ ಭೂತಾ ವಿನಯೇನ ಜಗದುಃ,  
 ಗಭೀರಂ ಗರ್ತೃಂ ಗನ್ತುಂ ಮಾಜ್ಞಾಪಯಾಸ್ಮಾನ್ | (Abyssos g12)  
 32 ತದಾ ಪರ್ವತೋಪರಿ ವರಾಹವ್ರಜಶ್ಚರತಿ ತಸ್ಮಾದ್ ಭೂತಾ  
 ವಿನಯೇನ ಪ್ರೋಚುಃ, ಅಮುಂ ವರಾಹವ್ರಜಮ್ ಆಶ್ರಯಿತುಮ್  
 ಅಸ್ಮಾನ್ ಅನುಜಾನೀಹಿ; ತತಃ ಸೋನುಜ್ಞೌ | 33 ತತಃ ಪರಂ  
 ಭೂತಾಸ್ತಂ ಮಾನುಷಂ ವಿಹಾಯ ವರಾಹವ್ರಜಮ್ ಆಶ್ರಿಯುಃ

ವರಾಹವ್ರಜಾಶ್ಚ ತತ್ಕ್ಷಣಾತ್ ಕಟಕೇನ ಧಾವನ್ನೋ ಹೃದೇ ಪ್ರಾಣಾನ್  
 ವಿಜೃಹುಃ | 34 ತದ್ ದೃಷ್ಟ್ವಾ ಶೂಕರರಕ್ಷಕಾಃ ಪಲಾಯಮಾನಾ  
 ನಗರಂ ಗ್ರಾಮಾನ್ ಗತ್ತಾ ತತ್ಸರ್ವವೃತ್ತಾಂತಂ ಕಥಯಾಮಾಸುಃ | 35  
 ತತಃ ಕಿಂ ವೃತ್ತಮ್ ಏತದ್ಧರ್ಶನಾರ್ಥಂ ಲೋಕಾ ನಿರ್ಗತ್ಯ ಯೀಶೋಃ  
 ಸಮೀಪಂ ಯಯುಃ, ತಂ ಮಾನುಷಂ ತ್ಯಕ್ತಭೂತಂ ಪರಿಹಿತವಸ್ತ್ರಂ  
 ಸ್ವಸ್ಥಮಾನುಷವದ್ ಯೀಶೋಶ್ಚರಣಸನ್ನಿಧೌ ಸೂಪವಿಶಂತಂ ವಿಲೋಕ್ಯ  
 ಬಿಭೃಃ | 36 ಯೇ ಲೋಕಾಸ್ತಸ್ಯ ಭೂತಗ್ರಸ್ತಸ್ಯ ಸ್ವಾಸ್ಥ್ಯಕರಣಂ ದದೃಶುಸ್ತೇ  
 ತೇಭ್ಯಃ ಸರ್ವವೃತ್ತಾಂತಂ ಕಥಯಾಮಾಸುಃ | 37 ತದನಂತರಂ ತಸ್ಯ  
 ಗಿದೇರೀಯಪ್ರದೇಶಸ್ಯ ಚತುರ್ದಿಕಾನ್ ಬಹವೋ ಜನಾ ಅತಿತ್ರಸ್ತಾ  
 ವಿನಯೇನ ತಂ ಜಗದುಃ, ಭವಾನ್ ಅಸ್ಮಾಕಂ ನಿಕಟಾದ್ ಪ್ರಜತು  
 ತಸ್ಮಾತ್ ಸ ನಾವಮಾರುಹ್ಯ ತತೋ ವ್ಯಾಘುಟ್ಟ್ಯ ಜಗಾಮ | 38  
 ತದಾನೀಂ ತ್ಯಕ್ತಭೂತಮನುಜಸ್ತೇನ ಸಹ ಸ್ಥಾತುಂ ಪ್ರಾರ್ಥಯಾಚ್ಛಕ್ರೇ  
 39 ಕಿನ್ನು ತದರ್ಥಮ್ ಈಶ್ವರಃ ಕೀದೃಜ್ಞಹಾಕರ್ಮ್ಯ ಕೃತವಾನ್ ಇತಿ  
 ನಿವೇಶನಂ ಗತ್ತಾ ವಿಜ್ಞಾಪಯ, ಯೀಶುಃ ಕಥಾಮೇತಾಂ ಕಥಯಿತ್ವಾ  
 ತಂ ವಿಸಸರ್ಜ | ತತಃ ಸ ವ್ರಜಿತ್ವಾ ಯೀಶುಸ್ತದರ್ಥಂ ಯನ್ಮಹಾಕರ್ಮ್ಯ  
 ಚಕಾರ ತತ್ ಪುರಸ್ಯ ಸರ್ವತ್ರ ಪ್ರಕಾಶಯಿತುಂ ಪ್ರಾರೇಭೇ | 40 ಅಥ  
 ಯೀಶೌ ಪರಾವೃತ್ಯಾಗತೇ ಲೋಕಾಸ್ತಂ ಆದರೇಣ ಜಗೃಹು ಯಸ್ಮಾತ್ತೇ  
 ಸರ್ವೇ ತಮಪೇಕ್ಷಾಚ್ಛಕ್ರೀ | 41 ತದನಂತರಂ ಯಾಯೀರ್ನಾಮೋ  
 ಭಜನಗೇಹಸ್ಯೈಕೋಧಿಪ ಆಗತ್ಯ ಯೀಶೋಶ್ಚರಣಯೋಃ ಪತಿತ್ವಾ  
 ಸ್ವನಿವೇಶನಾಗಮನಾರ್ಥಂ ತಸ್ಮಿನ್ ವಿನಯಂ ಚಕಾರ, 42 ಯತಸ್ತಸ್ಯ  
 ದ್ವಾದಶವರ್ಷವಯಸ್ಸಾ ಕನ್ಯೈಕಾಸೀತ್ ಸಾ ಮೃತಕಲ್ಪಾಭವತ್ | ತತಸ್ತಸ್ಯ  
 ಗಮನಕಾಲೇ ಮಾರ್ಗೇ ಲೋಕಾನಾಂ ಮಹಾನ್ ಸಮಾಗಮೋ  
 ಬಭೂವ | 43 ದ್ವಾದಶವರ್ಷಾಣಿ ಪ್ರದರರೋಗಗ್ರಸ್ತಾ ನಾನಾ  
 ವೈದ್ಯೈಶ್ಚಿಕಿತ್ಸಿತಾ ಸರ್ವಸ್ತಂ ವ್ಯಯಿತ್ವಾಪಿ ಸ್ವಾಸ್ಥ್ಯಂ ನ ಪ್ರಾಪ್ತಾ ಯಾ  
 ಯೋಷಿತ್ ಸಾ ಯೀಶೋಃ ಪಶ್ಚಾದಾಗತ್ಯ ತಸ್ಯ ವಸ್ತ್ರಗ್ರನ್ಥಿಂ ಪಸ್ಪರ್ಶ |  
 44 ತಸ್ಮಾತ್ ತತ್ಕ್ಷಣಾತ್ ತಸ್ಯಾ ರಕ್ತಸ್ರಾವೋ ರುದ್ಧಃ | 45 ತದಾನೀಂ  
 ಯೀಶುರವದತ್ ಕೇನಾಹಂ ಸ್ಪೃಷ್ಟಃ? ತತೋಽನೇಕೈರನಜ್ಞೇಕೃತೇ  
 ಪಿತರಸ್ತಸ್ಯ ಸಜ್ಜಿನಶ್ಚಾವದನ್, ಹೇ ಗುರೋ ಲೋಕಾ ನಿಕಟಸ್ಥಾಃ ಸಂತಸ್ತವ  
 ದೇಹೇ ಘರ್ಷಯನ್ತಿ, ತಥಾಪಿ ಕೇನಾಹಂ ಸ್ಪೃಷ್ಟಇತಿ ಭವಾನ್ ಕುತಃ



ಪೃಚ್ಛತಿ? 46 ಯೀಶುಃ ಕಥಯಾಮಾಸ, ಕೇನಾಪ್ಯಹಂ ಸ್ತುಷ್ಣೋ,  
 ಯತೋ ಮತ್ತಃ ಶಕ್ತಿ ನಿರ್ಗತೇತಿ ಮಯಾ ನಿಶ್ಚಿತಮಜ್ಞಾಯಿ |  
 47 ತದಾ ಸಾ ನಾರೀ ಸ್ವಯಂ ನ ಗುಪ್ತೇತಿ ವಿದಿತ್ವಾ ಕಮ್ಪಮಾನಾ  
 ಸತೀ ತಸ್ಯ ಸಮ್ಪುಖೀ ಪಪಾತ; ಯೇನ ನಿಮಿತ್ತೇನ ತಂ ಪಸ್ಪರ್ಶ  
 ಸ್ಪರ್ಶಮಾತ್ರಾಚ್ಚ ಯೇನ ಪ್ರಕಾರೇಣ ಸ್ವಸ್ಥಾಭವತ್ ತತ್ ಸರ್ವ್ವಂ ತಸ್ಯ  
 ಸಾಕ್ಷಾದಾಚಖ್ಯ | 48 ತತಃ ಸ ತಾಂ ಜಗಾದ ಹೇ ಕನ್ಯೇ ಸುಸ್ಥಿರಾ ಭವ,  
 ತವ ವಿಶ್ವಾಸಸ್ತ್ವಾಂ ಸ್ವಸ್ಥಾಮ್ ಅಕಾರ್ಷೀತ್ ತ್ವಂ ಕ್ಷೇಮೇಣ ಯಾಹಿ |  
 49 ಯೀಶೋರೇತದ್ವಾಕ್ಯವದನಕಾಲೇ ತಸ್ಯಾಧಿಪತೇ ನಿರ್ವೇಶನಾತ್  
 ಕಶ್ಚಿಲ್ಲೋಕ ಆಗತ್ಯ ತಂ ಬಭಾಷೇ, ತವ ಕನ್ಯಾ ಮೃತಾ ಗುರುಂ ಮಾ  
 ಕ್ಲಶಾನ | 50 ಕಿನ್ನು ಯೀಶುಸ್ತದಾಕರ್ಣ್ಯಾಧಿಪತಿಂ ವ್ಯಾಜಹಾರ, ಮಾ  
 ಭೈಷೀಃ ಕೇವಲಂ ವಿಶ್ವಸಿಹಿ ತಸ್ಮಾತ್ ಸಾ ಜೀವಿಷ್ಯತಿ | 51 ಅಥ ತಸ್ಯ  
 ನಿವೇಶನೇ ಪ್ರಾಪ್ತೇ ಸ ಪಿತರಂ ಯೋಹನಂ ಯಾಕೂಬಜ್ಞ ಕನ್ಯಾಯಾ  
 ಮಾತರಂ ಪಿತರಜ್ಞ ವಿನಾ, ಅನ್ಯಂ ಕಜ್ಞನ ಪ್ರವೇಷ್ಣಂ ವಾರಯಾಮಾಸ |  
 52 ಅಪರಜ್ಞ ಯೇ ರುದನ್ತಿ ವಿಲಪನ್ತಿ ಚ ತಾನ್ ಸರ್ವ್ವಾನ್ ಜನಾನ್  
 ಉವಾಚ, ಯೂಯಂ ಮಾ ರೋದಿಷ್ವ ಕನ್ಯಾ ನ ಮೃತಾ ನಿದ್ರಾತಿ | 53  
 ಕಿನ್ನು ಸಾ ನಿಶ್ಚಿತಂ ಮೃತೇತಿ ಜ್ಞಾತ್ವಾ ತೇ ತಮುಪಜಹಸುಃ | 54 ಪಶ್ಚಾತ್  
 ಸ ಸರ್ವ್ವಾನ್ ಬಹಿಃ ಕೃತ್ವಾ ಕನ್ಯಾಯಾಃ ಕರೌ ಧೃತ್ವಾಜುಹುವೇ, ಹೇ  
 ಕನ್ಯೇ ತ್ವಮುತ್ತಿಷ್ಠ, 55 ತಸ್ಮಾತ್ ತಸ್ಯಾಃ ಪ್ರಾಣೇಷು ಪುನರಾಗತೇಷು ಸಾ  
 ತತ್ಕ್ಷಣಾದ್ ಉತ್ಥಸ್ಯ | ತದಾನೀಂ ತಸ್ಮೈ ಕಿಚ್ಛಿದ್ ಭಕ್ತ್ಯಂ ದಾತುಮ್  
 ಆದಿದೇಶ | 56 ತತಸ್ತಸ್ಯಾಃ ಪಿತರೌ ವಿಸ್ಮಯಂ ಗತೌ ಕಿನ್ನು ಸ ತಾವಾದಿದೇಶ  
 ಘಟಿನಾಯಾ ಏತಸ್ಯಾಃ ಕಥಾಂ ಕಸ್ಮೈಚಿದಪಿ ಮಾ ಕಥಯತಂ |

**9** ತತಃ ಪರಂ ಸ ದ್ವಾದಶಶಿಷ್ಯಾನಾಹೂಯ ಭೂತಾನ್ ತ್ಯಾಜಯಿತುಂ  
 ರೋಗಾನ್ ಪ್ರತಿಕರ್ತುಂ ತೇಭ್ಯಃ ಶಕ್ತಿಮಾಧಿಪತ್ಯಜ್ಞ ದದೌ | 2  
 ಅಪರಜ್ಞ ಈಶ್ವರೀಯರಾಜ್ಯಸ್ಯ ಸುಸಂವಾದಂ ಪ್ರಕಾಶಯಿತುಮ್  
 ರೋಗಿಣಾಮಾರೋಗ್ಯಂ ಕರ್ತುಂ ಪ್ರೇರಣಕಾಲೇ ತಾನ್ ಜಗಾದ | 3  
 ಯಾತ್ರಾರ್ಥಂ ಯಷ್ಟಿ ವ್ರಸ್ತಪುಟಕಂ ಭಕ್ತ್ಯಂ ಮುದ್ರಾ ದ್ವಿತೀಯವಸ್ತ್ರಮ್,  
 ಏಷಾಂ ಕಿಮಪಿ ಮಾ ಗೃಹ್ಣೀತ | 4 ಯೂಯಜ್ಞ ಯನ್ನಿವೇಶನಂ  
 ಪ್ರವಿಶಥ ನಗರತ್ಯಾಗಪರ್ಯಂತಂ ತನ್ನಿವೇಶನೇ ತಿಷ್ಠತ | 5  
 ತತ್ರ ಯದಿ ಕಸ್ಯಚಿತ್ ಪುರಸ್ಕ ಲೋಕಾ ಯುಷ್ಮಾಕಮಾತಿಥ್ಯಂ ನ

ಕುರ್ವನ್ತಿ ತರ್ಹಿ ತಸ್ಮಾನ್ನಗರಾದ್ ಗಮನಕಾಲೇ ತೇಷಾಂ ವಿರುದ್ಧಂ  
 ಸಾಕ್ಷ್ಯಾರ್ಥಂ ಯುಷ್ಮಾಕಂ ಪದಧೂಲೀಃ ಸಮ್ಪಾತಯತ | 6 ಅಥ  
 ತೇ ಪ್ರಸ್ಥಾಯ ಸರ್ವತ್ರ ಸುಸಂವಾದಂ ಪ್ರಚಾರಯಿತುಂ ಪೀಡಿತಾನ್  
 ಸ್ವಸ್ಥಾನ್ ಕರ್ತುಂ ಗ್ರಾಮೇಷು ಭ್ರಮಿತುಂ ಪ್ರಾರೇಭಿರೇ | 7 ಏತರ್ಹಿ  
 ಹೇರೋದ್ ರಾಜಾ ಯೀಶೋಃ ಸರ್ವಕರ್ಮಣಾಂ ವಾರ್ತಾಂ  
 ಶ್ರುತ್ವಾ ಭೃಶಮುದ್ವಿವಿಜೇ 8 ಯತಃ ಕೇಚಿದೂಚುರ್ಯೋಹನ್  
 ಶ್ಮಶಾನಾದುದತಿಷ್ಠತ್ | ಕೇಚಿದೂಚುಃ, ಏಲಿಯೋ ದರ್ಶನಂ  
 ದತ್ತವಾನ್; ಏವಮನ್ಯಲೋಕಾ ಊಚುಃ ಪೂರ್ವೀಯಃ ಕಶ್ಚಿದ್  
 ಭವಿಷ್ಯದ್ವಾದೀ ಸಮುತ್ಥಿತಃ | 9 ಕಿನ್ತು ಹೇರೋದುವಾಚ ಯೋಹನಃ  
 ಶಿರೋಽಹಮಭಿನದಮ್ ಇದಾನೀಂ ಯಸ್ಯೇದೃಕ್ಕರ್ಮಣಾಂ ವಾರ್ತಾಂ  
 ಪ್ರಾಪ್ನೋಮಿ ಸ ಕಃ? ಅಥ ಸ ತಂ ದ್ರಷ್ಟುಮ್ ಐಚ್ಛತ್ | 10 ಅನನ್ತರಂ  
 ಪ್ರೇರಿತಾಃ ಪ್ರತ್ಯಾಗತ್ಯ ಯಾನಿ ಯಾನಿ ಕರ್ಮಾಣಿ ಚಕ್ರಸ್ತಾನಿ ಯೀಶವೇ  
 ಕಥಯಾಮಾಸುಃ ತತಃ ಸ ತಾನ್ ಭೈಶ್ವೇದಾನಾಮಕನಗರಸ್ಯ ವಿಜನಂ  
 ಸ್ಥಾನಂ ನೀತ್ವಾ ಗುಪ್ತಂ ಜಗಾಮ | 11 ಪಶ್ಚಾಲ್ ಲೋಕಾಸ್ತದ್ ವಿದಿತ್ವಾ  
 ತಸ್ಯ ಪಶ್ಚಾದ್ ಯಯುಃ; ತತಃ ಸ ತಾನ್ ನಯನ್ ಈಶ್ವರೀಯರಾಜ್ಯಸ್ಯ  
 ಪ್ರಸಜ್ಞಮುಕ್ತವಾನ್, ಯೇಷಾಂ ಚಿಕಿತ್ಸಯಾ ಪ್ರಯೋಜನಮ್ ಆಸೀತ್  
 ತಾನ್ ಸ್ವಸ್ಥಾನ್ ಚಕಾರ ಚ | 12 ಅಪರಂ ದಿವಾವಸನ್ನೇ ಸತಿ  
 ದ್ವಾದಶಶಿಷ್ಯಾ ಯೀಶೋರನ್ವಿಕಮ್ ಏತ್ಯ ಕಥಯಾಮಾಸುಃ, ವಯಮತ್ರ  
 ಪ್ರಾನ್ತರಸ್ಥಾನೇ ತಿಷ್ಠಾಮಃ, ತತೋ ನಗರಾಣಿ ಗ್ರಾಮಾಣಿ ಗತ್ವಾ  
 ವಾಸಸ್ಥಾನಾನಿ ಪ್ರಾಪ್ಯ ಭಕ್ತ್ಯದ್ರವ್ಯಾಣಿ ಕ್ರೇತುಂ ಜನನಿವಹಂ ಭವಾನ್  
 ವಿಸೃಜತು | 13 ತದಾ ಸ ಉವಾಚ, ಯೂಯಮೇವ ತಾನ್  
 ಭೇಜಯದ್ಧಂ; ತತಸ್ತೇ ಪ್ರೋಚುರಸ್ಮಾಕಂ ನಿಕಟೇ ಕೇವಲಂ ಪಞ್ಚ  
 ಪೂಪಾ ದ್ವೌ ಮತ್ಸ್ಯೌ ಚ ವಿದ್ಯಂತೇ, ಅತಃಪ ಸ್ಥಾನಾನ್ತರಮ್ ಇತ್ವಾ  
 ನಿಮಿತ್ತಮೇತೇಷಾಂ ಭಕ್ತ್ಯದ್ರವ್ಯೇಷು ನ ಕ್ರೀತೇಷು ನ ಭವತಿ | 14 ತತ್ರ  
 ಪ್ರಾಯೇಣ ಪಞ್ಚಸಹಸ್ರಾಣಿ ಪುರುಷಾ ಆಸನ್ | 15 ತದಾ ಸ ಶಿಷ್ಯಾನ್  
 ಜಗಾದ ಪಞ್ಚಶತ್ ಪಞ್ಚಶಜ್ಜನೈಃ ಪಂಕ್ತೀಕೃತ್ಯ ತಾನುಪವೇಶಯತ,  
 ತಸ್ಮಾತ್ ತೇ ತದನುಸಾರೇಣ ಸರ್ವಲೋಕಾನುಪವೇಶಯಾಪಾಸುಃ |  
 16 ತತಃ ಸ ತಾನ್ ಪಞ್ಚ ಪೂಪಾನ್ ಮೀನದ್ವಯಂ ಗೃಹೀತ್ವಾ ಸ್ವರ್ಗಂ  
 ವಿಲೋಕೈಶ್ಚರಗುಣಾನ್ ಕೀರ್ತಯಾಚ್ಚಕ್ರೇ ಭಜ್ನ್ಮಾ ಚ ಲೋಕೇಭ್ಯಃ

ಪರಿವೇಷಣಾರ್ಥಂ ಶಿಷ್ಯೇಷು ಸಮರ್ಪಯಾಮ್ಭೂವ | 17 ತತಃ  
 ಸರ್ವೇ ಭುಕ್ತ್ವಾ ತೃಪ್ತಿಂ ಗತಾ ಅವಶಿಷ್ಟಾನಾಂ ದ್ವಾದಶ ಡಲ್ಲಕಾನ್  
 ಸಂಜಗ್ಮುಃ | 18 ಅಧೈಕದಾ ನಿರ್ಜನೇ ಶಿಷ್ಯೈಃ ಸಹ ಪ್ರಾರ್ಥನಾಕಾಲೇ  
 ತಾನ್ ಪಪ್ರಚ್ಛ, ಲೋಕಾ ಮಾಂ ಕಂ ವದನ್ತಿ? 19 ತತಸ್ತೇ ಪ್ರಾಚುಃ,  
 ತ್ವಾಂ ಯೋಹನ್ಮಜ್ಜಕಂ ವದನ್ತಿ; ಕೇಚಿತ್ ತ್ವಾಮ್ ಏಲಿಯಂ ವದನ್ತಿ,  
 ಪೂರ್ವಕಾಲಿಕಃ ಕಶ್ಚಿದ್ ಭವಿಷ್ಯದ್ವಾದೀ ಶ್ರುಶಾನಾದ್ ಉದತಿಷ್ಯದ್ ಇತ್ಯಪಿ  
 ಕೇಚಿದ್ ವದನ್ತಿ | 20 ತದಾ ಸ ಉವಾಚ, ಯೂಯಂ ಮಾಂ ಕಂ ವದಥ?  
 ತತಃ ಪಿತರ ಉಕ್ತವಾನ್ ತ್ವಮ್ ಈಶ್ವರಾಭಿಷಿಕ್ತಃ ಪುರುಷಃ | 21 ತದಾ ಸ  
 ತಾನ್ ದೃಢಮಾದಿದೇಶ, ಕಥಾಮೇತಾಂ ಕಸ್ಮೈಚಿದಪಿ ಮಾ ಕಥಯತ |  
 22 ಸ ಪುನರುವಾಚ, ಮನುಷ್ಯಪುತ್ರೇಣ ವಹುಯಾತನಾ ಭೋಕ್ತವ್ಯಾಃ  
 ಪ್ರಾಚೀನಲೋಕೈಃ ಪ್ರಧಾನಯಾಜಕೈರಧ್ಯಾಪಕೈಶ್ಚ ಸೋವಜ್ಞಾಯ  
 ಹನ್ತವ್ಯಃ ಕಿನ್ತು ತೃತೀಯದಿವಸೇ ಶ್ರುಶಾನಾತ್ ತೇನೋತ್ಥಾತವ್ಯಮ್ | 23  
 ಅಪರಂ ಸ ಸರ್ವಾನುವಾಚ, ಕಶ್ಚಿದ್ ಯದಿ ಮಮ ಪಶ್ಚಾದ್ ಗನ್ತುಂ  
 ವಾಙ್ಗತಿ ತರ್ಹಿ ಸ ಸ್ವಂ ದಾಮ್ಯತು, ದಿನೇ ದಿನೇ ಕ್ರುಶಂ ಗೃಹೀತ್ವಾ ಚ ಮಮ  
 ಪಶ್ಚಾದಾಗಚ್ಛತು | 24 ಯತೋ ಯಃ ಕಶ್ಚಿತ್ ಸ್ವಪ್ರಾಣಾನ್ ರಿರಕ್ಷಿಷತಿ ಸ  
 ತಾನ್ ಹಾರಯಿಷ್ಯತಿ, ಯಃ ಕಶ್ಚಿನ್ ಮದರ್ಥಂ ಪ್ರಾಣಾನ್ ಹಾರಯಿಷ್ಯತಿ  
 ಸ ತಾನ್ ರಕ್ಷಿಷ್ಯತಿ | 25 ಕಶ್ಚಿದ್ ಯದಿ ಸರ್ವಂ ಜಗತ್ ಪ್ರಾಪ್ನೋತಿ  
 ಕಿನ್ತು ಸ್ವಪ್ರಾಣಾನ್ ಹಾರಯತಿ ಸ್ವಯಂ ವಿನಶ್ಯತಿ ಚ ತರ್ಹಿ ತಸ್ಯ ಕೋ  
 ಲಾಭಃ? 26 ಪುನ ಯಃ ಕಶ್ಚಿನ್ ಮಾಂ ಮಮ ವಾಕ್ಯಂ ವಾ ಲಜ್ಜಾಸ್ವದಂ  
 ಜಾನಾತಿ ಮನುಷ್ಯಪುತ್ರೋ ಯದಾ ಸ್ವಸ್ಯ ಪಿತುಶ್ಚ ಪವಿತ್ರಾಣಾಂ  
 ದೂತಾನಾಂ ತೇಜೋಭಿಃ ಪರಿವೇಷ್ಟಿತ ಆಗಮಿಷ್ಯತಿ ತದಾ ಸೋಪಿ ತಂ  
 ಲಜ್ಜಾಸ್ವದಂ ಜ್ಞಾಸ್ಯತಿ | 27 ಕಿನ್ತು ಯುಷ್ಮಾನಹಂ ಯಥಾರ್ಥಂ ವದಾಮಿ,  
 ಈಶ್ವರೀಯರಾಜತ್ವಂ ನ ದೃಷ್ಟವಾ ಮೃತ್ಯುಂ ನಾಸ್ವಾದಿಷ್ಯಂತೇ, ಏತಾದೃಶಾಃ  
 ಕಿಯನ್ತೋ ಲೋಕಾ ಅತ್ರ ಸ್ಥನೇಽಪಿ ದಣ್ಡಾಯಮಾನಾಃ ಸನ್ತಿ | 28  
 ಏತದಾಖ್ಯಾನಕಥನಾತ್ ಪರಂ ಪ್ರಾಯೇಣಾಷ್ಟಸು ದಿನೇಷು ಗತೇಷು  
 ಸ ಪಿತರಂ ಯೋಹನಂ ಯಾಕೂಬಿಷ್ಟ ಗೃಹೀತ್ವಾ ಪ್ರಾರ್ಥಯಿತುಂ  
 ಪರ್ವತಮೇಕಂ ಸಮಾರುರೋಹ | 29 ಅಥ ತಸ್ಯ ಪ್ರಾರ್ಥನಕಾಲೇ  
 ತಸ್ಯ ಮುಖಾಕೃತಿರನ್ಯರೂಪಾ ಜಾತಾ, ತದೀಯಂ ವಸ್ತ್ರಮುಜ್ಜ್ವಲಶುಕ್ಲಂ  
 ಜಾತಂ | 30 ಅಪರಾನ್ ಮೂಸಾ ಏಲಿಯಶ್ಚೋಭೌ ತೇಜಸ್ವಿನೌ ದೃಷ್ಟೌ 31

ತೌ ತೇನ ಯಿರೂಶಾಲಮ್ಪುರೇ ಯೋ ಮೃತ್ಯುಃ ಸಾಧಿಷ್ಯತೇ ತದೀಯಾಂ  
 ಕಥಾಂ ತೇನ ಸಾರ್ಧಂ ಕಥಯಿತುಮ್ ಆರೇಭಾತೇ | 32 ತದಾ  
 ಪಿತರಾದಯಃ ಸ್ವಸ್ಯ ಸಜ್ಜಿನೋ ನಿದ್ರಯಾಕೃಷ್ಣಾ ಆಸನ್ ಕಿನ್ನು ಜಾಗರಿತ್ವಾ  
 ತಸ್ಯ ತೇಜಸ್ತೇನ ಸಾರ್ಧಮ್ ಉತ್ತಿಷ್ಯಂತೌ ಜನೌ ಚ ದದೃಶುಃ | 33 ಅಥ  
 ತಯೋರುಭಯೋ ಗಮನಕಾಲೇ ಪಿತರೋ ಯೀಶುಂ ಬಭಾಷೇ,  
 ಹೇ ಗುರೋಽಸ್ಮಾಕಂ ಸ್ಥಾನೇಽಸ್ಮಿನ್ ಸ್ಥಿತಿಃ ಶುಭಾ, ತತ ಏಕಾ ತ್ವದರ್ಥಾ,  
 ಏಕಾ ಮೂಸಾರ್ಥಾ, ಏಕಾ ಏಲಿಯಾರ್ಥಾ, ಇತಿ ತಿಸ್ರಃ ಕುಟ್ಮೋಸ್ಮಾಭಿ  
 ನಿರ್ಮಿಯಂತಾಂ, ಇಮಾಂ ಕಥಾಂ ಸ ನ ವಿವಿಚ್ಯ ಕಥಯಾಮಾಸ | 34  
 ಅಪರಂಜಿ ತದ್ವಾಕ್ಯವದನಕಾಲೇ ಪಯೋದ ಏಕ ಆಗತ್ಯ ತೇಷಾಮುಪರಿ  
 ಛಾಯಾಂ ಚಕಾರ, ತತಸ್ತನ್ಮದ್ಯೇ ತಯೋಃ ಪ್ರವೇಶಾತ್ ತೇ ಶಶಜ್ಜಿರೇ |  
 35 ತದಾ ತಸ್ಮಾತ್ ಪಯೋದಾದ್ ಇಯಮಾಕಾಶೀಯಾ ವಾಣೀ  
 ನಿರ್ಜಗಾಮ, ಮಮಾಯಂ ಪ್ರಿಯಃ ಪುತ್ರ ಏತಸ್ಯ ಕಥಾಯಾಂ ಮನೋ  
 ನಿಧತ್ತ | 36 ಇತಿ ಶಬ್ದೇ ಜಾತೇ ತೇ ಯೀಶುಮೇಕಾಕಿನಂ ದದೃಶುಃ  
 ಕಿನ್ನು ತೇ ತದಾನೀಂ ತಸ್ಯ ದರ್ಶನಸ್ಯ ವಾಚಮೇಕಾಮಪಿ ನೋಕ್ತ್ವಾ  
 ಮನಃಸು ಸ್ಥಾಪಯಾಮಾಸುಃ | 37 ಪರೇಽಹನಿ ತೇಷು ತಸ್ಮಾಚ್ಛೈಲಾದ್  
 ಅವರೂಢೇಷು ತಂ ಸಾಕ್ಷಾತ್ ಕರ್ತುಂ ಬಹವೋ ಲೋಕಾ ಆಜಗ್ಮುಃ |  
 38 ತೇಷಾಂ ಮಧ್ಯಾದ್ ಏಕೋ ಜನ ಉಚ್ಚೈರುವಾಚ, ಹೇ ಗುರೋ  
 ಅಹಂ ವಿನಯಂ ಕರೋಮಿ ಮಮ ಪುತ್ರಂ ಪ್ರತಿ ಕೃಪಾದೃಷ್ಟಿಂ  
 ಕರೋತು, ಮಮ ಸ ಏವೈಕಃ ಪುತ್ರಃ | 39 ಭೂತೇನ ಧೃತಃ ಸನ್  
 ಸಂ ಪ್ರಸಭಂ ಚೀಚ್ಛಬ್ಧಂ ಕರೋತಿ ತನ್ಮುಖಾತ್ ಘೇಣಾ ನಿರ್ಗಚ್ಛಂತಿ  
 ಚ, ಭೂತ ಇತ್ಥಂ ವಿದಾರ್ಯೈಃ ಕ್ಲಿಷ್ಟಾಪ್ರಾಯಶಸ್ತಂ ನ ತ್ಯಜತಿ | 40  
 ತಸ್ಮಾತ್ ತಂ ಭೂತಂ ತ್ಯಾಜಯಿತುಂ ತವ ಶಿಷ್ಯಸಮೀಪೇ ನ್ಯವೇದಯಂ  
 ಕಿನ್ನು ತೇ ನ ಶೇಕುಃ | 41 ತದಾ ಯೀಶುರವಾದೀತ್, ರೇ ಆವಿಶ್ವಾಸಿನ್  
 ವಿಪಥಗಾಮಿನ್ ವಂಶ ಕತಿಕಾಲಾನ್ ಯುಷ್ಮಾಭಿಃ ಸಹ ಸ್ಥಾಸ್ಯಾಮ್ಯಹಂ  
 ಯುಷ್ಮಾಕಮ್ ಆಚರಣಾನಿ ಚ ಸಹಿಷ್ಯೇ? ತವ ಪುತ್ರಮಿಹಾನಯ | 42  
 ತತಸ್ತಸ್ಮಿನ್ನಾಗತಮಾತ್ರೇ ಭೂತಸ್ತಂ ಭೂಮೌ ಪಾತಯಿತ್ವಾ ವಿದದಾರ;  
 ತದಾ ಯೀಶುಸ್ತಮಮೇಧ್ಯಂ ಭೂತಂ ತರ್ಜಯಿತ್ವಾ ಬಾಲಕಂ ಸ್ವಸ್ಥಂ  
 ಕೃತ್ವಾ ತಸ್ಯ ಪಿತರಿ ಸಮರ್ಪಯಾಮಾಸ | 43 ಈಶ್ವರಸ್ಯ ಮಹಾಶಕ್ತಿಮ್  
 ಇಮಾಂ ವಿಲೋಕ್ಯ ಸರ್ವೈಃ ಚಮಚ್ಚಕ್ರುಃ; ಇತ್ಥಂ ಯೀಶೋಃ ಸರ್ವಾಭಿಃ

ಕ್ರಿಯಾಭಿಃ ಸರ್ವೈರ್ಲೋಕೈರಾಶ್ಚಯ್ಯೇ ಮನ್ಯಮಾನೇ ಸತಿ ಸ ಶಿಷ್ಯಾನ್  
 ಬಭಾಷೇ, 44 ಕಥೇಯಂ ಯುಷ್ಮಾಕಂ ಕರ್ಣೇಷು ಪ್ರವಿಶತು,  
 ಮನುಷ್ಯಪುತ್ರೋ ಮನುಷ್ಯಾಣಾಂ ಕರೇಷು ಸಮರ್ಪಯಿಷ್ಯತೇ | 45  
 ಕಿನ್ನು ತೇ ತಾಂ ಕಥಾಂ ನ ಬುಬುಧಿರೇ, ಸ್ಪಷ್ಟತ್ವಾಭಾವಾತ್ ತಸ್ಯಾ  
 ಅಭಿಪ್ರಾಯಸ್ತೇಷಾಂ ಬೋಧಗಮ್ಯೋ ನ ಬಭೂವ; ತಸ್ಯಾ ಆಶಯಃ ಕ  
 ಇತ್ಯಪಿ ತೇ ಭಯಾತ್ ಪ್ರಷ್ಟುಂ ನ ಶೇಕುಃ | 46 ತದನಂತರಂ ತೇಷಾಂ  
 ಮಧ್ಯೇ ಕಃ ಶ್ರೇಷ್ಠಃ ಕಥಾಮೇತಾಂ ಗೃಹೀತ್ವಾ ತೇ ಮಿಥೋ ವಿವಾದಂ  
 ಚಕ್ರುಃ | 47 ತತೋ ಯೀಶುಸ್ತೇಷಾಂ ಮನೋಭಿಪ್ರಾಯಂ ವಿದಿತ್ವಾ  
 ಬಾಲಕಮೇಕಂ ಗೃಹೀತ್ವಾ ಸ್ವಸ್ಯ ನಿಕಟೇ ಸ್ಥಾಪಯಿತ್ವಾ ತಾನ್ ಜಗಾದ,  
 48 ಯೋ ಜನೋ ಮಮ ನಾಮ್ನಾಸ್ಯ ಬಾಲಾಸ್ಯಾತಿಥ್ಯಂ ವಿದಧಾತಿ ಸ  
 ಮಮಾತಿಥ್ಯಂ ವಿದಧಾತಿ, ಯಶ್ಚ ಮಮಾತಿಥ್ಯಂ ವಿದಧಾತಿ ಸ ಮಮ  
 ಪ್ರೇರಕಸ್ಯಾತಿಥ್ಯಂ ವಿದಧಾತಿ, ಯುಷ್ಮಾಕಂ ಮಧ್ಯೇಯಃ ಸ್ವಂ ಸರ್ವ್ವಸ್ಮಾತ್  
 ಕ್ಷುದ್ರಂ ಜಾನೀತೇ ಸ ಏವ ಶ್ರೇಷ್ಠೋ ಭವಿಷ್ಯತಿ | 49 ಅಪರಂಚ್ಚ ಯೋಹನ್  
 ವ್ಯಾಜಹಾರ ಹೇ ಪ್ರಭೇ ತವ ನಾಮ್ನಾ ಭೂತಾನ್ ತ್ಯಾಜಯಂತಂ  
 ಮಾನುಷಮ್ ಏಕಂ ದೃಷ್ಟವನ್ನೋ ವಯಂ, ಕಿನ್ತ್ವಸ್ಮಾಕಮ್ ಅಪಶ್ಚಾದ್  
 ಗಾಮಿತ್ವಾತ್ ತಂ ನೃಷೇಧಾಮ್ | ತದಾನೀಂ ಯೀಶುರುವಾಚ, 50  
 ತಂ ಮಾ ನಿಷೇಧತ, ಯತೋ ಯೋ ಜನೋಸ್ಮಾಕಂ ನ ವಿಪಕ್ಷಃ ಸ  
 ಏವಾಸ್ಮಾಕಂ ಸಪಕ್ಷೋ ಭವತಿ | 51 ಅನಂತರಂ ತಸ್ಯಾರೋಹಣಸಮಯ  
 ಉಪಸ್ಥಿತೇ ಸ ಸ್ಥಿರಚೇತಾ ಯಿರೂಶಾಲಮಂ ಪ್ರತಿ ಯಾತ್ರಾಂ ಕರ್ತುಂ  
 ನಿಶ್ಚಿತ್ಯಾಗ್ರೇ ದೂತಾನ್ ಪ್ರೇಷಯಾಮಾಸ | 52 ತಸ್ಮಾತ್ ತೇ ಗತ್ವಾ ತಸ್ಯ  
 ಪ್ರಯೋಜನೀಯದ್ರವ್ಯಾಣಿ ಸಂಗ್ರಹೀತುಂ ಶೋಮಿರೋಣೀಯಾನಾಂ  
 ಗ್ರಾಮಂ ಪ್ರವಿವಿಶುಃ | 53 ಕಿನ್ನು ಸ ಯಿರೂಶಾಲಮಂ ನಗರಂ ಯಾತಿ  
 ತತೋ ಹೇತೋ ಲೋಕಾಸ್ತಸ್ಯಾತಿಥ್ಯಂ ನ ಚಕ್ರುಃ | 54 ಅತಏವ  
 ಯಾಕೂಬ್ಯೋಹನೌ ತಸ್ಯ ಶಿಷ್ಯೌ ತದ್ ದೃಷ್ಟ್ವಾ ಜಗದತುಃ, ಹೇ ಪ್ರಭೋ  
 ಏಲಿಯೋ ಯಥಾ ಚಕಾರ ತಥಾ ವಯಮಪಿ ಕಿಂ ಗಗಣಾದ್ ಆಗಂತುಮ್  
 ಏತಾನ್ ಭಸ್ಮೀಕರ್ತುಂ ವಹ್ನಿಮಾಜ್ಞಾಪಯಾಮಃ? ಭವಾನ್ ಕಿಮಿಚ್ಛತಿ?  
 55 ಕಿನ್ನು ಸ ಮುಖಂ ಪರಾವರ್ತ್ಯ ತಾನ್ ತರ್ಜಯಿತ್ವಾ ಗದಿತವಾನ್  
 ಯುಷ್ಮಾಕಂ ಮನೋಭಾವಃ ಕಃ, ಇತಿ ಯೂಯಂ ನ ಜಾನೀಥ | 56  
 ಮನುಜಸುತೋ ಮನುಜಾನಾಂ ಪ್ರಾಣಾನ್ ನಾಶಯಿತುಂ ನಾಗಚ್ಛತ್,

ಕಿನ್ನು ರಕ್ಷಿತುಮ್ ಆಗಚ್ಛತ್ | ಪಶ್ಚಾದ್ ಇತರಗ್ರಾಮಂ ತೇ ಯಯುಃ | 57  
 ತದನನ್ತರಂ ಪಥಿ ಗಮನಕಾಲೇ ಜನ ಏಕಸ್ತಂ ಬಭಾಷೇ, ಹೇ ಪ್ರಭೋ  
 ಭವಾನ್ ಯತ್ರ ಯಾತಿ ಭವತಾ ಸಹಾಹಮಪಿ ತತ್ರ ಯಾಸ್ಯಾಮಿ | 58  
 ತದಾನೀಂ ಯೀಶುಸ್ತಮುವಾಚ, ಗೋಮಾಯೂನಾಂ ಗರ್ತ್ವಾ ಆಸತೇ,  
 ವಿಹಾಯಸೀಯವಿಹಗಾನಾಂ ನೀಡಾನಿ ಚ ಸನ್ನಿ, ಕಿನ್ನು ಮಾನವತನಯಸ್ಯ  
 ಶಿರಃ ಸ್ಥಾಪಯಿತುಂ ಸ್ಥಾನಂ ನಾಸ್ತಿ | 59 ತತಃ ಪರಂ ಸ ಇತರಜನಂ  
 ಜಗಾದ, ತ್ವಂ ಮಮ ಪಶ್ಚಾದ್ ಏಹಿ; ತತಃ ಸ ಉವಾಚ, ಹೇ ಪ್ರಭೋ  
 ಪೂರ್ವ್ವಂ ಪಿತರಂ ಶ್ಮಶಾನೇ ಸ್ಥಾಪಯಿತುಂ ಮಾಮಾದಿಶತು | 60  
 ತದಾ ಯೀಶುರುವಾಚ, ಮೃತಾ ಮೃತಾನ್ ಶ್ಮಶಾನೇ ಸ್ಥಾಪಯನ್ನು  
 ಕಿನ್ನು ತ್ವಂ ಗತ್ತೇಶ್ವರೀಯರಾಜ್ಯಸ್ಯ ಕಥಾಂ ಪ್ರಚಾರಯ | 61 ತತೋನ್ಯಃ  
 ಕಥಯಾಮಾಸ, ಹೇ ಪ್ರಭೋ ಮಯಾಪಿ ಭವತಃ ಪಶ್ಚಾದ್ ಗಂಸ್ಯತೇ,  
 ಕಿನ್ನು ಪೂರ್ವ್ವಂ ಮಮ ನಿವೇಶನಸ್ಯ ಪರಿಜನಾನಾಮ್ ಅನುಮತಿಂ  
 ಗ್ರಹೀತುಮ್ ಅಹಮಾದಿಶ್ಯೇ ಭವತಾ | 62 ತದಾನೀಂ ಯೀಶುಸ್ತಂ  
 ಪ್ರೋಕ್ತವಾನ್, ಯೋ ಜನೋ ಲಾಜ್ಞಲೇ ಕರಮರ್ಪಯಿತ್ವಾ ಪಶ್ಚಾತ್  
 ಪಶ್ಯತಿ ಸ ಈಶ್ವರೀಯರಾಜ್ಯಂ ನಾರ್ಹತಿ |

**10** ತತಃ ಪರಂ ಪ್ರಭುರಪರಾನ್ ಸಪ್ತತಿಶಿಷ್ಯಾನ್ ನಿಯುಜ್ಯ ಸ್ವಯಂ  
 ಯಾನಿ ನಗರಾಣಿ ಯಾನಿ ಸ್ಥಾನಾನಿ ಚ ಗಮಿಷ್ಯತಿ ತಾನಿ ನಗರಾಣಿ  
 ತಾನಿ ಸ್ಥಾನಾನಿ ಚ ಪ್ರತಿ ದ್ವೌ ದ್ವೌ ಜನೌ ಪ್ರಹಿತವಾನ್ | 2 ತೇಭ್ಯಃ  
 ಕಥಯಾಮಾಸ ಚ ಶಸ್ಯಾನಿ ಬಹೂನೀತಿ ಸತ್ಯಂ ಕಿನ್ನು ಛೇದಕಾ ಅಲ್ತೇ;  
 ತಸ್ಮಾದ್ಧೇತೋಃ ಶಸ್ಯಕ್ಷೇತ್ರೇ ಛೇದಕಾನ್ ಅಪರಾನಪಿ ಪ್ರೇಷಯಿತುಂ  
 ಕ್ಷೇತ್ರಸ್ವಾಮಿನಂ ಪ್ರಾರ್ಥಯದ್ಧಂ | 3 ಯೂಯಂ ಯಾತ, ಪಶ್ಯತ,  
 ವೃಕಾಣಾಂ ಮಧ್ಯೇ ಮೇಷಶಾವಕಾನಿವ ಯುಷ್ಮಾನ್ ಪ್ರಹಿಣೋಮಿ |  
 4 ಯೂಯಂ ಕ್ಷುದ್ರಂ ಮಹದ್ ವಾ ವಸನಸಮ್ಪುಟಕಂ ಪಾದುಕಾಶ್ಚ  
 ಮಾ ಗೃಹ್ಣೀತ, ಮಾರ್ಗಮಧ್ಯೇ ಕಮಪಿ ಮಾ ನಮತ ಚ | 5 ಅಪರಙ್ಗ  
 ಯೂಯಂ ಯದ್ ಯತ್ ನಿವೇಶನಂ ಪ್ರವಿಶಥ ತತ್ರ ನಿವೇಶನಸ್ಯಾಸ್ಯ  
 ಮಜ್ಜಲಂ ಭೂಯಾದಿತಿ ವಾಕ್ಯಂ ಪ್ರಥಮಂ ವದತ | 6 ತಸ್ಮಾತ್ ತಸ್ಮಿನ್  
 ನಿವೇಶನೇ ಯದಿ ಮಜ್ಜಲಪಾತ್ರಂ ಸ್ಥಾಸ್ಯತಿ ತರ್ಹಿ ತನ್ಮಜ್ಜಲಂ ತಸ್ಯ  
 ಭವಿಷ್ಯತಿ, ನೋಚೇತ್ ಯುಷ್ಮಾನ್ ಪ್ರತಿ ಪರಾವರ್ತಿಷ್ಯತೇ | 7 ಅಪರಙ್ಗ  
 ತೇ ಯತ್ಕಿಞ್ಚಿದ್ ದಾಸ್ಯನ್ನಿ ತದೇವ ಭುಕ್ತ್ವಾ ಪೀತ್ವಾ ತಸ್ಮಿನ್ನಿವೇಶನೇ ಸ್ಥಾಸ್ಯಥ;

ಯತಃ ಕರ್ಮಕಾರೀ ಜನೋ ಭೃತಿಮ್ ಅರ್ಹತಿ; ಗೃಹಾದ್ ಗೃಹಂ ಮಾ  
ಯಾಸ್ಯಥ | 8 ಅನ್ಯಚ್ಚ ಯುಷ್ಮಾಸು ಕಿಮಪಿ ನಗರಂ ಪ್ರವಿಷ್ಟೇಷು ಲೋಕಾ  
ಯದಿ ಯುಷ್ಮಾಕಮ್ ಆತಿಥ್ಯಂ ಕರಿಷ್ಯನ್ತಿ, ತರ್ಹಿ ಯತ್ ಖಾದ್ಯಮ್  
ಉಪಸ್ಥಾಸ್ಯನ್ತಿ ತದೇವ ಖಾದಿಷ್ಯಥ | 9 ತನ್ನಗರಸ್ಥಾನ್ ರೋಗಿಣಃ ಸ್ವಸ್ಥಾನ್  
ಕರಿಷ್ಯಥ, ಈಶ್ವರೀಯಂ ರಾಜ್ಯಂ ಯುಷ್ಮಾಕಮ್ ಅನ್ತಿಕಮ್ ಆಗಮತ್  
ಕಥಾಮೇತಾನ್ ಪ್ರಚಾರಯಿಷ್ಯಥ | 10 ಕಿನ್ನು ಕಿಮಪಿ ಪುರಂ ಯುಷ್ಮಾಸು  
ಪ್ರವಿಷ್ಟೇಷು ಲೋಕಾ ಯದಿ ಯುಷ್ಮಾಕಮ್ ಆತಿಥ್ಯಂ ನ ಕರಿಷ್ಯನ್ತಿ, ತರ್ಹಿ  
ತಸ್ಯ ನಗರಸ್ಯ ಪನ್ನಾನಂ ಗತ್ವಾ ಕಥಾಮೇತಾಂ ವದಿಷ್ಯಥ, 11 ಯುಷ್ಮಾಕಂ  
ನಗರೀಯಾ ಯಾ ಧೂಲ್ಯೋಽಸ್ಮಾಸು ಸಮಲಗನ್ ತಾ ಅಪಿ ಯುಷ್ಮಾಕಂ  
ಪ್ರಾತಿಕೂಲ್ಯೇನ ಸಾಕ್ಷ್ಯಾರ್ಥಂ ಸಮ್ಪಾತಯಾಮಃ; ತಥಾಪೀಶ್ವರರಾಜ್ಯಂ  
ಯುಷ್ಮಾಕಂ ಸಮೀಪಮ್ ಆಗತಮ್ ಇತಿ ನಿಶ್ಚಿತಂ ಜಾನೀತ | 12  
ಅಹಂ ಯುಷ್ಮಭ್ಯಂ ಯಥಾರ್ಥಂ ಕಥಯಾಮಿ, ವಿಚಾರದಿನೇ ತಸ್ಯ  
ನಗರಸ್ಯ ದಶಾತಃ ಸಿದೋಮೋ ದಶಾ ಸಹ್ಯಾ ಭವಿಷ್ಯತಿ | 13 ಹಾ ಹಾ  
ಕೋರಾಸೀನ್ ನಗರ, ಹಾ ಹಾ ಬೈತ್ಸೈದಾನಗರ ಯುವಯೋರ್ಮಧ್ಯೇ  
ಯಾದೃಶಾನಿ ಆಶ್ಚರ್ಯಾಣಿ ಕರ್ಮಾಣ್ಯಕ್ರಿಯನ್ತ, ತಾನಿ ಕರ್ಮಾಣಿ  
ಯದಿ ಸೋರಸೀದೋನೋ ನಗರಯೋರಕಾರಿಷ್ಯನ್ತ, ತದಾ ಇತೋ  
ಬಹುದಿನಪೂರ್ವ್ವಂ ತನ್ನಿವಾಸಿನಃ ಶಣವಸ್ತ್ರಾಣಿ ಪರಿಧಾಯ ಗಾತ್ರೇಷು  
ಭಸ್ಮ ವಿಲಿಪ್ಯ ಸಮುಪವಿಶ್ಯ ಸಮಖೇತ್ಸ್ಯನ್ತ | 14 ಅತೋ ವಿಚಾರದಿವಸೇ  
ಯುಷ್ಮಾಕಂ ದಶಾತಃ ಸೋರಸೀದೋನ್ನಿವಾಸಿನಾಂ ದಶಾ ಸಹ್ಯಾ  
ಭವಿಷ್ಯತಿ | 15 ಹೇ ಕಫನಾಹೂಮ್, ತ್ವಂ ಸ್ವರ್ಗಂ ಯಾವದ್  
ಉನ್ನತಾ ಕಿನ್ನು ನರಕಂ ಯಾವತ್ ನ್ಯಗ್ಭವಿಷ್ಯಸಿ | (Hadēs 986) 16  
ಯೋ ಜನೋ ಯುಷ್ಮಾಕಂ ವಾಕ್ಯಂ ಗೃಹ್ಲಾತಿ ಸ ಮಮೈವ ವಾಕ್ಯಂ  
ಗೃಹ್ಲಾತಿ; ಕಿನ್ಚ ಯೋ ಜನೋ ಯುಷ್ಮಾಕಮ್ ಅವಜ್ಞಾಂ ಕರೋತಿ  
ಸ ಮಮೈವಾವಜ್ಞಾಂ ಕರೋತಿ; ಯೋ ಜನೋ ಮಮಾವಜ್ಞಾಂ  
ಕರೋತಿ ಚ ಸ ಮತ್ರೈರಕಸ್ಯೈವಾವಜ್ಞಾಂ ಕರೋತಿ | 17 ಅಥ  
ತೇ ಸಪ್ತತಿಶಿಷ್ಯಾ ಆನಂದೇನ ಪ್ರತ್ಯಾಗತ್ಯ ಕಥಯಾಮಾಸುಃ, ಹೇ  
ಪ್ರಭೋ ಭವತೋ ನಾಮ್ನಾ ಭೂತಾ ಅಪ್ಯಸ್ಮಾಕಂ ವಶೀಭವನ್ತಿ |  
18 ತದಾನೀಂ ಸ ತಾನ್ ಜಗಾದ, ವಿದ್ಯುತಮಿವ ಸ್ವರ್ಗಾತ್ ಪತಂತಂ  
ಶೈತಾನಮ್ ಅದರ್ಶಮ್ | 19 ಪಶ್ಯತ ಸರ್ಪಾನ್ ವೃಶ್ಚಿಕಾನ್ ರಿಪೋಃ

ಸರ್ವಪರಾಕ್ರಮಾಂಶ್ಚ ಪದತಲೈ ದ್ವಲಯಿತುಂ ಯುಷ್ಮಭ್ಯಂ ಶಕ್ತಿಂ  
 ದದಾಮಿ ತಸ್ಮಾದ್ ಯುಷ್ಮಾಕಂ ಕಾಪಿ ಹಾನಿ ನ್ ಭವಿಷ್ಯತಿ | 20 ಭೂತಾ  
 ಯುಷ್ಮಾಕಂ ವಶೀಭವನ್ತಿ, ಏತನ್ನಿಮಿತ್ತತ್ ಮಾ ಸಮುಲ್ಲಸತ, ಸ್ವರ್ಗೇ  
 ಯುಷ್ಮಾಕಂ ನಾಮಾನಿ ಲಿಖಿತಾನಿ ಸನ್ತೀತಿ ನಿಮಿತ್ತಂ ಸಮುಲ್ಲಸತ |  
 21 ತದ್ಘಟಿಕಾಯಾಂ ಯೀಶು ಮ್ನನಸಿ ಜಾತಾಹ್ಲಾದಃ ಕಥಯಾಮಾಸ  
 ಹೇ ಸ್ವರ್ಗಪೃಥಿವ್ಯೋರೇಕಾಧಿಪತೇ ಪಿತಸ್ವಂ ಜ್ಞಾನವತಾಂ ವಿದುಷಾಣ್ಣ  
 ಲೋಕಾನಾಂ ಪುರಸ್ತಾತ್ ಸರ್ವಮೇತದ್ ಅಪ್ರಕಾಶ್ಯ ಬಾಲಕಾನಾಂ  
 ಪುರಸ್ತಾತ್ ಪ್ರಾಕಾಶಯ ಏತಸ್ಮಾದ್ಧೇತೋಸ್ತಾಂ ಧನ್ಯಂ ವದಾಮಿ, ಹೇ  
 ಪಿತರಿತ್ಯಂ ಭವತು ಯದ್ ಏತದೇವ ತವ ಗೋಚರ ಉತ್ತಮಮ್ | 22  
 ಪಿತ್ರಾ ಸರ್ವಾಣಿ ಮಯಿ ಸಮರ್ಪಿತಾನಿ ಪಿತರಂ ವಿನಾ ಕೋಪಿ ಪುತ್ರಂ ನ  
 ಜಾನಾತಿ ಕಿಂ ಪುತ್ರಂ ವಿನಾ ಯಸ್ಮೈ ಜನಾಯ ಪುತ್ರಸ್ತಂ ಪ್ರಕಾಶಿತವಾನ್  
 ತನ್ನ ವಿನಾ ಕೋಪಿ ಪಿತರಂ ನ ಜಾನಾತಿ | 23 ತಪಃ ಪರಂ ಸ ಶಿಷ್ಯಾನ್  
 ಪ್ರತಿ ಪರಾವೃತ್ಯ ಗುಪ್ತಂ ಜಗಾದ, ಯೂಯಮೇತಾನಿ ಸರ್ವಾಣಿ ಪಶ್ಯಥ  
 ತತೋ ಯುಷ್ಮಾಕಂ ಚಕ್ಷೂಷಿ ಧನ್ಯಾನಿ | 24 ಯುಷ್ಮಾನಹಂ ವದಾಮಿ,  
 ಯೂಯಂ ಯಾನಿ ಸರ್ವಾಣಿ ಪಶ್ಯಥ ತಾನಿ ಬಹವೋ ಭವಿಷ್ಯದ್ವಾದಿನೋ  
 ಭೂಪತಯಶ್ಚ ದ್ರಷ್ಟುಮಿಚ್ಛನ್ನೋಪಿ ದ್ರಷ್ಟುಂ ನ ಪ್ರಾಪ್ಸುವನ್, ಯುಷ್ಮಾಭಿ  
 ಯಾ ಯಾಃ ಕಥಾಶ್ಚ ಶ್ರೂಯಂತೇ ತಾಃ ಶ್ರೋತುಮಿಚ್ಛನ್ನೋಪಿ ಶ್ರೋತುಂ  
 ನಾಲಭನ್ತ | 25 ಅನನ್ತರಮ್ ಏಕೋ ವ್ಯವಸ್ಥಾಪಕ ಉತ್ತಾಯ ತಂ  
 ಪರೀಕ್ಷಿತುಂ ಪಪ್ರಚ್ಛ, ಹೇ ಉಪದೇಶಕ ಅನನ್ತಾಯುಷಃ ಪ್ರಾಪ್ತಯೇ  
 ಮಯಾ ಕಿಂ ಕರಣೀಯಂ? (aiōnios g166) 26 ಯೀಶುಃ ಪ್ರತ್ಯುವಾಚ,  
 ಅತ್ರಾರ್ಥೇ ವ್ಯವಸ್ಥಾಯಾಂ ಕಿಂ ಲಿಖಿತಮಸ್ತಿ? ತ್ವಂ ಕೀದೃಕ್ ಪಠಸಿ? 27  
 ತತಃ ಸೋವದತ್, ತ್ವಂ ಸರ್ವಾನ್ವಃಕರಣೈಃ ಸರ್ವಪ್ರಾಣೈಃ ಸರ್ವಶಕ್ತಿಭಿಃ  
 ಸರ್ವಚಿತ್ತೈಶ್ಚ ಪ್ರಭೌ ಪರಮೇಶ್ವರೇ ಪ್ರೇಮ ಕುರು, ಸಮೀಪವಾಸಿನಿ  
 ಸ್ವವತ್ ಪ್ರೇಮ ಕುರು ಚ | 28 ತದಾ ಸ ಕಥಯಾಮಾಸ, ತ್ವಂ ಯಥಾರ್ಥಂ  
 ಪ್ರತ್ಯವೋಚಃ, ಇತ್ಯಮ್ ಆಚರ ತೇನೈವ ಜೀವಿಷ್ಯಸಿ | 29 ಕಿನ್ನು ಸ  
 ಜನಃ ಸ್ವಂ ನಿರ್ದೋಷಂ ಜ್ಞಾಪಯಿತುಂ ಯೀಶುಂ ಪಪ್ರಚ್ಛ, ಮಮ  
 ಸಮೀಪವಾಸೀ ಕಃ? ತತೋ ಯೀಶುಃ ಪ್ರತ್ಯುವಾಚ, 30 ಏಕೋ  
 ಜನೋ ಯಿರೂಶಾಲಮ್ಮರಾದ್ ಯಿರೀಹೋಪುರಂ ಯಾತಿ, ಏತರ್ಹಿ  
 ದಸ್ಯೂನಾಂ ಕರೇಷು ಪತಿತೇ ತೇ ತಸ್ಯ ವಸ್ತ್ರಾದಿಕಂ ಹೃತವನ್ತಃ ತಮಾಹತ್ಯ



ಮೃತಪ್ರಾಯಂ ಕೃತ್ವಾ ತ್ಯಕ್ತ್ವಾ ಯಯುಃ | 31 ಅಕಸ್ಮಾದ್ ಏಕೋ  
 ಯಾಜಕಸ್ತೇನ ಮಾರ್ಗೇಣ ಗಚ್ಛನ್ ತಂ ದೃಷ್ಟ್ವಾ ಮಾರ್ಗಾನ್ಯಪಾರ್ಶ್ವೇನ  
 ಜಗಾಮ | 32 ಇತ್ಥಮ್ ಏಕೋ ಲೇವೀಯಸ್ತತ್ಸ್ಥಾನಂ ಪ್ರಾಪ್ಯ  
 ತಸ್ಯಾನ್ತಿಕಂ ಗತ್ವಾ ತಂ ವಿಲೋಕ್ಯಾನ್ಯೇನ ಪಾರ್ಶ್ವೇನ ಜಗಾಮ | 33  
 ಕಿನ್ತ್ವೇಕಃ ಶೋಮಿರೋಣೀಯೋ ಗಚ್ಛನ್ ತತ್ಸ್ಥಾನಂ ಪ್ರಾಪ್ಯ ತಂ  
 ದೃಷ್ಟ್ವಾದಯತ | 34 ತಸ್ಯಾನ್ತಿಕಂ ಗತ್ವಾ ತಸ್ಯ ಕ್ಷತೇಷು ತೈಲಂ  
 ದ್ರಾಕ್ಷಾರಸಂಪ್ರಪ್ತೃಷ್ಯ ಕ್ಷತಾನಿ ಬದ್ಧ್ವಾನಿಜವಾಹನೋಪರಿ ತಮುಪವೇಶ್ಯ  
 ಪ್ರವಾಸೀಯಗೃಹಮ್ ಆನೀಯ ತಂ ಸಿಷೇವೇ | 35 ಪರಸ್ಮಿನ್ ದಿವಸೇ  
 ನಿಜಗಮನಕಾಲೇ ದ್ವೌ ಮುದ್ರಾಪಾದೌ ತದ್ಗೃಹಸ್ವಾಮಿನೇ ದತ್ತ್ವಾವದತ್  
 ಜನಮೇನಂ ಸೇವಸ್ವ ತತ್ರ ಯೋಽಧಿಕೋ ವ್ಯಯೋ ಭವಿಷ್ಯತಿ ತಮಹಂ  
 ಪುನರಾಗಮನಕಾಲೇ ಪರಿಶೋತ್ಸ್ಯಾಮಿ | 36 ಏಷಾಂ ತ್ರಯಾಣಾಂ  
 ಮಧ್ಯೇ ತಸ್ಯ ದಸ್ಯುಹಸ್ತಪತಿತಸ್ಯ ಜನಸ್ಯ ಸಮೀಪವಾಸೀ ಕಃ? ತ್ವಯಾ  
 ಕಿಂ ಬುದ್ಧತೇ? 37 ತತಃ ಸ ವ್ಯವಸ್ಥಾಪಕಃ ಕಥಯಾಮಾಸ ಯಸ್ತಸ್ಮಿನ್  
 ದಯಾಂ ಚಕಾರ | ತದಾ ಯೀಶುಃ ಕಥಯಾಮಾಸ ತ್ವಮಪಿ ಗತ್ವಾ  
 ತಥಾಚರ | 38 ತತಃ ಪರಂ ತೇ ಗಚ್ಛಂತ ಏಕಂ ಗ್ರಾಮಂ ಪ್ರವಿವಿಶುಃ;  
 ತದಾ ಮರ್ಥಾನಾಮಾ ಸ್ತ್ರೀ ಸ್ವಗೃಹೇ ತಸ್ಯಾತಿಥ್ಯಂ ಚಕಾರ | 39 ತಸ್ಮಾತ್  
 ಮರಿಯಮ್ ನಾಮಧೇಯಾ ತಸ್ಯಾ ಭಗಿನೀ ಯೀಶೋಃ ಪದಸಮೀಪ  
 ಉವವಿಶ್ಯ ತಸ್ಮೋಪದೇಶಕಥಾಂ ಶ್ರೋತುಮಾರೇಭೇ | 40 ಕಿನ್ನು  
 ಮರ್ಥಾ ನಾನಾಪರಿಚರ್ಯಾಯಾಂ ವ್ಯಗ್ರಾ ಬಭೂವ ತಸ್ಮಾಧ್ಧೇತೋಸ್ತಸ್ಯ  
 ಸಮೀಪಮಾಗತ್ಯ ಬಭಾಷೇ; ಹೇ ಪ್ರಭೋ ಮಮ ಭಗಿನೀ ಕೇವಲಂ  
 ಮಮೋಪರಿ ಸರ್ವಕರ್ಮಣಾಂ ಭಾರಮ್ ಅರ್ಪಿತವತೀ ತತ್ರ ಭವತಾ  
 ಕಿಳ್ಳಿದಪಿ ನ ಮನೋ ನಿಧೀಯತೇ ಕಿಮ್? ಮಮ ಸಾಹಾಯ್ಯಂ  
 ಕರ್ತುಂ ಭವಾನ್ ತಾಮಾದಿಶತು | 41 ತತೋ ಯೀಶುಃ ಪ್ರತ್ಯುವಾಚ  
 ಹೇ ಮರ್ಥೇ ಹೇ ಮರ್ಥೇ, ತ್ವಂ ನಾನಾಕಾರ್ಯೇಷು ಚಿಂತಿತವತೀ  
 ವ್ಯಗ್ರಾ ಚಾಸಿ, 42 ಕಿನ್ನು ಪ್ರಯೋಜನೀಯಮ್ ಏಕಮಾತ್ರಮ್ ಆಸ್ತೇ |  
 ಅಪರಂ ಯಮುತ್ತಮಂ ಭಾಗಂ ಕೋಪಿ ಹರ್ತುಂ ನ ಶಕ್ನೋತಿ ಸಏವ  
 ಮರಿಯಮಾ ವೃತಃ |

**11** ಅನನ್ತರಂ ಸ ಕಸ್ಮಿಂಚ್ಚಿತ್ ಸ್ಥಾನೇ ಪ್ರಾರ್ಥಯತ ತತ್ಸಮಾಪ್ತೌ  
 ಸತ್ಯಾಂ ತಸ್ಮೈಕಃ ಶಿಷ್ಯಸ್ತಂ ಜಗಾದ ಹೇ ಪ್ರಭೋ ಯೋಹನ್ ಯಥಾ

ಸ್ವಶಿಷ್ಯಾನ್ ಪ್ರಾರ್ಥಯಿತುಮ್ ಉಪದಿಷ್ಟವಾನ್ ತಥಾ ಭವಾನಪ್ಯಸ್ಮಾನ್  
 ಉಪದಿಶತು | 2 ತಸ್ಮಾತ್ ಸ ಕಥಯಾಮಾಸ, ಪ್ರಾರ್ಥನಕಾಲೇ  
 ಯೂಯಮ್ ಇತ್ಥಂ ಕಥಯಧ್ವಂ, ಹೇ ಅಸ್ಮಾಕಂ ಸ್ವರ್ಗಸ್ಥಪಿತೃವ  
 ನಾಮ ಪೂಜ್ಯಂ ಭವತು; ತವ ರಾಜತ್ವಂ ಭವತು; ಸ್ವರ್ಗೇ ಯಥಾ ತಥಾ  
 ಪೃಥಿವ್ಯಾಮಪಿ ತವೇಚ್ಛಯಾ ಸರ್ವಂ ಭವತು | 3 ಪ್ರತ್ಯಹಮ್ ಅಸ್ಮಾಕಂ  
 ಪ್ರಯೋಜನೀಯಂ ಭೋಜ್ಯಂ ದೇಹಿ | 4 ಯಥಾ ವಯಂ ಸರ್ವಾನ್  
 ಅಪರಾಧಿನಃ ಕ್ಷಮಾಮಹೇ ತಥಾ ತ್ವಮಪಿ ಪಾಪಾನ್ಯಸ್ಮಾಕಂ ಕ್ಷಮಸ್ವ |  
 ಅಸ್ಮಾನ್ ಪರೀಕ್ಷಾಂ ಮಾನಯ ಕಿನ್ತು ಪಾಪಾತ್ಮನೋ ರಕ್ಷ | 5 ಪಶ್ಚಾತ್  
 ಸೋಪರಮಪಿ ಕಥಿತವಾನ್ ಯದಿ ಯುಷ್ಮಾಕಂ ಕಸ್ಯಚಿತ್ ಬನ್ಧಸ್ತಿಷ್ಠತಿ  
 ನಿಶೀಥೇ ಚ ತಸ್ಯ ಸಮೀಪಂ ಸ ಗತ್ವಾ ವದತಿ, 6 ಹೇ ಬನ್ಧೋ ಪಥಿಕ  
 ಏಕೋ ಬನ್ಧು ಮಮ ನಿವೇಶನಮ್ ಆಯಾತಃ ಕಿನ್ತು ತಸ್ಯಾತಿಥ್ಯಂ  
 ಕರ್ತುಂ ಮಮಾನ್ತಿಕೇ ಕಿಮಪಿ ನಾಸ್ತಿ, ಅತಃ ಏವ ಪೂಪತ್ರಯಂ ಮಹ್ಯಮ್  
 ಋಣಂ ದೇಹಿ; 7 ತದಾ ಸ ಯದಿ ಗೃಹಮಧ್ಯಾತ್ ಪ್ರತಿವದತಿ ಮಾಂ  
 ಮಾ ಕ್ಲಿಶಾನ, ಇದಾನೀಂ ದ್ವಾರಂ ರುದ್ಧಂ ಶಯನೇ ಮಯಾ ಸಹ  
 ಬಾಲಕಾಶ್ಚ ತಿಷ್ಠಂತುಭ್ಯಂ ದಾತುಮ್ ಉತ್ಥಾತುಂ ನ ಶಕ್ನೋಮಿ, 8 ತರ್ಹಿ  
 ಯುಷ್ಮಾನಹಂ ವದಾಮಿ, ಸ ಯದಿ ಮಿತ್ರತಯಾ ತಸ್ಮೈ ಕಿಮಪಿ ದಾತುಂ  
 ನೋತ್ತಿಷ್ಠತಿ ತಥಾಪಿ ವಾರಂ ವಾರಂ ಪ್ರಾರ್ಥನಾತ ಉತ್ಥಾಪಿತಃ ಸನ್  
 ಯಸ್ಮಿನ್ ತಸ್ಯ ಪ್ರಯೋಜನಂ ತದೇವ ದಾಸ್ಯತಿ | 9 ಅತಃ ಕಾರಣಾತ್  
 ಕಥಯಾಮಿ, ಯಾಚಧ್ವಂ ತತೋ ಯುಷ್ಮಭ್ಯಂ ದಾಸ್ಯತೇ, ಮೃಗಯಧ್ವಂ  
 ತತ ಉದ್ದೇಶಂ ಪ್ರಾಪ್ಸ್ಯಥ, ದ್ವಾರಮ್ ಆಹತ ತತೋ ಯುಷ್ಮಭ್ಯಂ  
 ದ್ವಾರಂ ಮೋಕ್ಷ್ಯತೇ | 10 ಯೋ ಯಾಚತೇ ಸ ಪ್ರಾಪ್ನೋತಿ, ಯೋ  
 ಮೃಗಯತೇ ಸ ಏವೋದ್ದೇಶಂ ಪ್ರಾಪ್ನೋತಿ, ಯೋ ದ್ವಾರಮ್ ಆಹಂತಿ  
 ತದರ್ಥಂ ದ್ವಾರಂ ಮೋಚ್ಯತೇ | 11 ಪುತ್ರೇಣ ಪೂಪೇ ಯಾಚಿತೇ ತಸ್ಮೈ  
 ಪಾಪಾಣಂ ದದಾತಿ ವಾ ಮತ್ಸ್ಯೇ ಯಾಚಿತೇ ತಸ್ಮೈ ಸರ್ಪಂ ದದಾತಿ 12  
 ವಾ ಅಣ್ಣೇ ಯಾಚಿತೇ ತಸ್ಮೈ ವೃಶ್ಚಿಕಂ ದದಾತಿ ಯುಷ್ಮಾಕಂ ಮಧ್ಯೇ ಕ  
 ಏತಾದೃಶಃ ಪಿತಾಸ್ತೇ? 13 ತಸ್ಮಾದೇವ ಯೂಯಮಭದ್ರಾ ಅಪಿ ಯದಿ  
 ಸ್ವಸ್ವಬಾಲಕೇಭ್ಯ ಉತ್ತಮಾನಿ ದ್ರವ್ಯಾಣಿ ದಾತುಂ ಜಾನೀಥ ತರ್ಹ್ಯಸ್ಮಾಕಂ  
 ಸ್ವರ್ಗಸ್ಥಃ ಪಿತಾ ನಿಜಯಾಚಕೇಭ್ಯಃ ಕಿಂ ಪವಿತ್ರಮ್ ಆತ್ಮಾನಂ ನ ದಾಸ್ಯತಿ?  
 14 ಅನನ್ತರಂ ಯೀಶುನಾ ಕಸ್ಮಾಚ್ಚಿತ್ ಏಕಸ್ಮಿನ್ ಮೂಕಭೂತೇ ತ್ಯಾಜಿತೇ

ಸತಿ ಸ ಭೂತತ್ಯಕ್ತೋ ಮಾನುಷೋ ವಾಕ್ಯಂ ವಕ್ತುಮ್ ಆರೇಭೇ;  
 ತತೋ ಲೋಕಾಃ ಸಕಲಾ ಆಶ್ಚರ್ಯ್ಯಂ ಮೇನಿರೇ | 15 ಕಿನ್ನು ತೇಷಾಂ  
 ಕೇಚಿದೂಚು ಜನೋಯಂ ಬಾಲಸಿಬೂಬಾ ಅರ್ಥಾದ್ ಭೂತರಾಜೇನ  
 ಭೂತಾನ್ ತ್ಯಾಜಯತಿ | 16 ತಂ ಪರೀಕ್ಷಿತುಂ ಕೇಚಿದ್ ಆಕಾಶೀಯಮ್  
 ಏಕಂ ಚಿಹ್ನಂ ದರ್ಶಯಿತುಂ ತಂ ಪ್ರಾರ್ಥಯಾಚ್ಛಕ್ರೀ | 17 ತದಾ ಸ  
 ತೇಷಾಂ ಮನಃಕಲ್ಪನಾಂ ಜ್ಞಾತ್ವಾ ಕಥಯಾಮಾಸ, ಕಸ್ಯಚಿದ್ ರಾಜ್ಯಸ್ಯ  
 ಲೋಕಾ ಯದಿ ಪರಸ್ಪರಂ ವಿರುನ್ಧನ್ತಿ ತರ್ಹಿ ತದ್ ರಾಜ್ಯಮ್ ನಶ್ಯತಿ;  
 ಕೇಚಿದ್ ಗೃಹಸ್ಥಾ ಯದಿ ಪರಸ್ಪರಂ ವಿರುನ್ಧನ್ತಿ ತರ್ಹಿ ತೇಪಿ ನಶ್ಯನ್ತಿ |  
 18 ತಥೈವ ಶೈತಾನಪಿ ಸ್ವಲೋಕಾನ್ ಯದಿ ವಿರುಣಧ್ನಿ ತದಾ ತಸ್ಯ  
 ರಾಜ್ಯಂ ಕಥಂ ಸ್ಥಾಸ್ಯತಿ? ಬಾಲಸಿಬೂಬಾಹಂ ಭೂತಾನ್ ತ್ಯಾಜಯಾಮಿ  
 ಯೂಯಮಿತಿ ವದಥ | 19 ಯದ್ಯಹಂ ಬಾಲಸಿಬೂಬಾ ಭೂತಾನ್  
 ತ್ಯಾಜಯಾಮಿ ತರ್ಹಿ ಯುಷ್ಮಾಕಂ ಸನ್ತಾನಾಃ ಕೇನ ತ್ಯಾಜಯನ್ತಿ? ತಸ್ಮಾತ್  
 ತವ ವ ಕಥಾಯಾ ಏತಸ್ಯಾ ವಿಚಾರಯಿತಾರೋ ಭವಿಷ್ಯನ್ತಿ | 20 ಕಿನ್ನು  
 ಯದ್ಯಹಮ್ ಈಶ್ವರಸ್ಯ ಪರಾಕ್ರಮೇಣ ಭೂತಾನ್ ತ್ಯಾಜಯಾಮಿ ತರ್ಹಿ  
 ಯುಷ್ಮಾಕಂ ನಿಕಟಮ್ ಈಶ್ವರಸ್ಯ ರಾಜ್ಯಮವಶ್ಯಮ್ ಉಪತಿಷ್ಯತಿ | 21  
 ಬಲವಾನ್ ಪುಮಾನ್ ಸುಸಜ್ಜಮಾನೋ ಯತಿಕಾಲಂ ನಿಜಾಟ್ಢಾಲಿಕಾಂ  
 ರಕ್ಷತಿ ತತಿಕಾಲಂ ತಸ್ಯ ದ್ರವ್ಯಂ ನಿರುಪದ್ರವಂ ತಿಷ್ಯತಿ | 22 ಕಿನ್ನು ತಸ್ಮಾದ್  
 ಅಧಿಕಬಲಃ ಕಶ್ಚಿದಾಗತ್ಯ ಯದಿ ತಂ ಜಯತಿ ತರ್ಹಿ ಯೇಷು ಶಸ್ತ್ರಾಸ್ತ್ರೇಷು  
 ತಸ್ಯ ವಿಶ್ವಾಸ ಆಸೀತ್ ತಾನಿ ಸರ್ವಾಣಿ ಹೃತ್ವಾ ತಸ್ಯ ದ್ರವ್ಯಾಣಿ ಗೃಹ್ಣಾತಿ | 23  
 ಅತಃ ಕಾರಣಾದ್ ಯೋ ಮಮ ಸಪಕ್ಷೋ ನ ಸ ವಿಪಕ್ಷಃ, ಯೋ ಮಯಾ  
 ಸಹ ನ ಸಂಗೃಹ್ಣಾತಿ ಸ ವಿಕಿರತಿ | 24 ಅಪರಾಚ್ಛ ಅಮೇಧ್ಯಭೂತೋ  
 ಮಾನುಷಸ್ಯಾನ್ವರ್ಣಿತ್ಯ ಶುಷ್ಕಸ್ಥಾನೇ ಭ್ರಾನ್ತಾ ವಿಶ್ರಾಮಂ ಮೃಗಯತೇ  
 ಕಿನ್ನು ನ ಪ್ರಾಪ್ಯ ವದತಿ ಮಮ ಯಸ್ಮಾದ್ ಗೃಹಾದ್ ಆಗತೋಹಂ  
 ಪುನಸ್ತದ್ ಗೃಹಂ ಪರಾವೃತ್ಯ ಯಾಮಿ | 25 ತತೋ ಗತ್ವಾ ತದ್  
 ಗೃಹಂ ಮಾರ್ಜಿತಂ ಶೋಭಿತಂ ದೃಷ್ಟ್ವಾ 26 ತತ್ಕ್ಷಣಮ್ ಅಪಗತ್ಯ  
 ಸ್ವಸ್ಮಾದಪಿ ದುರ್ಮೃತೀನ್ ಅಪರಾನ್ ಸಪ್ತಭೂತಾನ್ ಸಹಾನಯತಿ ತೇ ಚ  
 ತದ್ಗೃಹಂ ಪವಿತ್ರ ನಿವಸನ್ತಿ | ತಸ್ಮಾತ್ ತಸ್ಯ ಮನುಷ್ಯಸ್ಯ ಪ್ರಥಮದಶಾತಃ  
 ಶೇಷದಶಾ ದುಃಖತರಾ ಭವತಿ | 27 ಅಸ್ಯಾಃ ಕಥಾಯಾಃ ಕಥನಕಾಲೇ  
 ಜನತಾಮದ್ಯಸ್ಥಾ ಕಾಚಿನ್ನಾರೀ ತಮುಚ್ಚೈಸ್ತರಂ ಪ್ರೋವಾಚ, ಯಾ

ಯೋಷಿತ್ ತ್ವಾಂ ಗರ್ಭೇಽಧಾರಯತ್ ಸ್ತನ್ಯಮಪಾಯಯಚ್ಚ ಸೈವ  
ಧನ್ಯಾ | 28 ಕಿನ್ನು ಸೋಕಥಯತ್ ಯೇ ಪರಮೇಶ್ವರಸ್ಯ ಕಥಾಂ  
ಶ್ರುತ್ವಾ ತದನುರೂಪಮ್ ಆಚರನ್ತಿ ತವಿವ ಧನ್ಯಾಃ | 29 ತತಃ  
ಪರಂ ತಸ್ಯಾನ್ತಿಕೇ ಬಹುಲೋಕಾನಾಂ ಸಮಾಗಮೇ ಜಾತೇ ಸ  
ವಕ್ತುಮಾರೇಭೇ, ಆಧುನಿಕಾ ದುಷ್ಟಲೋಕಾಶ್ಚಿಹ್ನಂ ದ್ರಷ್ಟುಮಿಚ್ಛನ್ತಿ  
ಕಿನ್ನು ಯೂನಸ್ಸವಿಷ್ಯದ್ವಾದಿನಶ್ಚಿಹ್ನಂ ವಿನಾನ್ಯತ್ ಕಿಚ್ಛಿಚ್ಛಿಹ್ನಂ ತಾನ್ ನ  
ದರ್ಶಯಿಷ್ಯತೇ | 30 ಯೂನಸ್ ತು ಯಥಾ ನೀನಿವೀಯಲೋಕಾನಾಂ  
ಸಮೀಪೇ ಚಿಹ್ನರೂಪೋಭವತ್ ತಥಾ ವಿದ್ಯಮಾನಲೋಕಾನಾಮ್  
ಏಷಾಂ ಸಮೀಪೇ ಮನುಷ್ಯಪುತ್ರೋಪಿ ಚಿಹ್ನರೂಪೋ ಭವಿಷ್ಯತಿ |  
31 ವಿಚಾರಸಮಯೇ ಇದಾನೀನ್ತನಲೋಕಾನಾಂ ಪ್ರಾತಿಕೂಲ್ಯೇನ  
ದಕ್ಷಿಣದೇಶೀಯಾ ರಾಜ್ಞೀ ಪ್ರೋತ್ಥಾಯ ತಾನ್ ದೋಷಿಣಃ ಕರಿಷ್ಯತಿ,  
ಯತಃ ಸಾ ರಾಜ್ಞೀ ಸುಲೇಮಾನ ಉಪದೇಶಕಥಾಂ ಶ್ರೋತುಂ ಪೃಥಿವ್ಯಾಃ  
ಸೀಮಾತ ಆಗಚ್ಛತ್ ಕಿನ್ನು ಪಶ್ಯತ ಸುಲೇಮಾನೋಪಿ ಗುರುತರ ಏಕೋ  
ಜನೋಽಸ್ಮಿನ್ ಸ್ಥಾನೇ ವಿದ್ಯತೇ | 32 ಅಪರಞ್ಚ ವಿಚಾರಸಮಯೇ  
ನೀನಿವೀಯಲೋಕಾ ಅಪಿ ವರ್ತಮಾನಕಾಲಿಕಾನಾಂ ಲೋಕಾನಾಂ  
ವೈಪರೀತ್ಯೇನ ಪ್ರೋತ್ಥಾಯ ತಾನ್ ದೋಷಿಣಃ ಕರಿಷ್ಯನ್ತಿ, ಯತೋ  
ಹೇತೋಸ್ತೇ ಯೂನಸೋ ವಾಕ್ಯಾತ್ ಚಿತ್ತಾನಿ ಪರಿವರ್ತಯಾಮಾಸುಃ  
ಕಿನ್ನು ಪಶ್ಯತ ಯೂನಸೋತಿಗುರುತರ ಏಕೋ ಜನೋಽಸ್ಮಿನ್ ಸ್ಥಾನೇ  
ವಿದ್ಯತೇ | 33 ಪ್ರದೀಪಂ ಪ್ರಜ್ವಾಲ್ಯ ದ್ರೋಣಸ್ಯಾಧಃ ಕುತ್ರಾಪಿ ಗುಪ್ತಸ್ಥಾನೇ  
ವಾ ಕೋಪಿ ನ ಸ್ಥಾಪಯತಿ ಕಿನ್ನು ಗೃಹಪ್ರವೇಶಿಭ್ಯೋ ದೀಪ್ತಿಂ  
ದಾತಂ ದೀಪಾಧಾರೋಪರ್ಯೇವ ಸ್ಥಾಪಯತಿ | 34 ದೇಹಸ್ಯ  
ಪ್ರದೀಪಶ್ಚಕ್ಷುಸ್ಸಸ್ಮಾದೇವ ಚಕ್ಷು ಯದಿ ಪ್ರಸನ್ನಂ ಭವತಿ ತರ್ಹಿ  
ತವ ಸರ್ವಶರೀರಂ ದೀಪ್ತಿಮದ್ ಭವಿಷ್ಯತಿ ಕಿನ್ನು ಚಕ್ಷು ಯದಿ  
ಮಲೀಮಸಂ ತಿಷ್ಠತಿ ತರ್ಹಿ ಸರ್ವಶರೀರಂ ಸಾನ್ಧಕಾರಂ ಸ್ಥಾಸ್ಯತಿ | 35  
ಅಸ್ಮಾತ್ ಕಾರಣಾತ್ ತವಾನ್ತಃಸ್ಥಂ ಜ್ಯೋತಿ ಯಥಾನ್ಧಕಾರಮಯಂ  
ನ ಭವತಿ ತದರ್ಥೇ ಸಾವಧಾನೋ ಭವ | 36 ಯತಃ ಶರೀರಸ್ಯ  
ಕುತ್ರಾಪ್ಯಂಶೇ ಸಾನ್ಧಕಾರೇ ನ ಜಾತೇ ಸರ್ವಂ ಯದಿ ದೀಪ್ತಿಮತ್  
ತಿಷ್ಠತಿ ತರ್ಹಿ ತುಭ್ಯಂ ದೀಪ್ತಿದಾಯಿಪ್ರೋಜ್ಜ್ವಲನ್ ಪ್ರದೀಪ ಇವ  
ತವ ಸರ್ವಶರೀರಂ ದೀಪ್ತಿಮದ್ ಭವಿಷ್ಯತಿ | 37 ಏತತ್ಕಥಾಯಾಃ

ಕಥನಕಾಲೇ ಫಿರುಶ್ಯೇಕೋ ಭೇಜನಾಯ ತಂ ನಿಮನ್ತ್ರಯಾಮಾಸ,  
 ತತಃ ಸ ಗತ್ವಾ ಭೋಕ್ತುಮ್ ಉಪವಿವೇಶ | 38 ಕಿನ್ನು ಭೋಜನಾತ್  
 ಪೂರ್ವ್ವಂ ನಾಮಾಜ್ಞೇತ್ ಏತದ್ ದೃಷ್ಟ್ವಾ ಸ ಫಿರುಶ್ಯಾಶ್ಚಯ್ಯಂ  
 ಮೇನೇ | 39 ತದಾ ಪ್ರಭುಸ್ತಂ ಪ್ರೋವಾಚ ಯೂಯಂ ಫಿರೂಶಿಲೋಕಾಃ  
 ಪಾನಪಾತ್ರಾಣಾಂ ಭೋಜನಪಾತ್ರಾಣಾಂ ಬಹಿಃ ಪರಿಷ್ಕುರುಥ ಕಿನ್ನು  
 ಯುಷ್ಮಾಕಮನ್ತ ದೌರಾತ್ಮ್ಯೈ ದುಃಪ್ರಿಯಾಭಿಶ್ಚ ಪರಿಪೂರ್ಣಂ ತಿಷ್ಠತಿ |  
 40 ಹೇ ಸರ್ವೇ ನಿಬೋಧಾ ಯೋ ಬಹಿಃ ಸಸರ್ಜ ಸ ಏವ ಕಿಮನ್ತ  
 ನ ಸಸರ್ಜ? 41 ತತ ಏವ ಯುಷ್ಮಾಭಿರನ್ತಃಕರಣಂ (ಈಶ್ವರಾಯ)  
 ನಿವೇದ್ಯತಾಂ ತಸ್ಮಿನ್ ಕೃತೇ ಯುಷ್ಮಾಕಂ ಸರ್ವ್ವಾಣಿ ಶುಚಿತಾಂ  
 ಯಾಸ್ಯಂತಿ | 42 ಕಿನ್ನು ಹನ್ತ ಫಿರೂಶಿಗಣಾ ಯೂಯಂ ನ್ಯಾಯಮ್ ಈಶ್ವರೇ  
 ಪ್ರೇಮ ಚ ಪರಿತ್ಯಜ್ಯ ಪೋದಿನಾಯಾ ಅರುದಾದೀನಾಂ ಸರ್ವ್ವೇಷಾಂ  
 ಶಾಕಾನಾಂ ದಶಮಾಂಶಾನ್ ದತ್ತ್ವ ಕಿನ್ನು ಪ್ರಥಮಂ ಪಾಲಯಿತ್ವಾ  
 ಶೇಷಸ್ಯಾಲ್ಪಜ್ಞನಂ ಯುಷ್ಮಾಕಮ್ ಉಚಿತಮಾಸೀತ್ | 43 ಹಾ ಹಾ  
 ಫಿರೂಶಿನೋ ಯೂಯಂ ಭಜನಗೇಹೇ ಪ್ರೋಚ್ಛಾಸನೇ ಆಪಣೇಷು  
 ಚ ನಮಸ್ಕಾರೇಷು ಪ್ರೀಯದ್ವೇ | 44 ವತ ಕಪಟಿನೋಽಧ್ಯಾಪಕಾಃ  
 ಫಿರೂಶಿನಶ್ಚ ಲೋಕಾಯತ್ ಶ್ಮಶಾನಮ್ ಅನುಪಲಭ್ಯ ತದುಪರಿ ಗಚ್ಛಂತಿ  
 ಯೂಯಮ್ ತಾದೃಗಪ್ರಕಾಶಿತಶ್ಮಶಾನವಾದ್ ಭವಥ | 45 ತದಾನೀಂ  
 ವ್ಯವಸ್ಥಾಪಕಾನಾಮ್ ಏಕಾ ಯೀಶುಮವದತ್, ಹೇ ಉಪದೇಶಕ  
 ವಾಕ್ಯೇನೇದೃಶೇನಾಸ್ಮಾಸ್ವಪಿ ದೋಷಮ್ ಆರೋಪಯಸಿ | 46 ತತಃ ಸ  
 ಉವಾಚ, ಹಾ ಹಾ ವ್ಯವಸ್ಥಾಪಕಾ ಯೂಯಮ್ ಮಾನುಷಾಣಾಮ್  
 ಉಪರಿ ದುಃಸಹ್ಯಾನ್ ಭಾರಾನ್ ನ್ಯಸ್ಯಥ ಕಿನ್ನು ಸ್ವಯಮ್ ಏಕಾಜ್ಞಲ್ಯಾಪಿ  
 ತಾನ್ ಭಾರಾನ್ ನ ಸ್ಪೃಶಥ | 47 ಹನ್ತ ಯುಷ್ಮಾಕಂ ಪೂರ್ವ್ವಪುರುಷಾ  
 ಯಾನ್ ಭವಿಷ್ಯದ್ವಾದಿನೋಽವಧಿಷ್ಠೇಷಾಂ ಶ್ಮಶಾನಾನಿ ಯೂಯಂ  
 ನಿರ್ಮಾಥ | 48 ತೇನೈವ ಯೂಯಂ ಸ್ವಪೂರ್ವ್ವಪುರುಷಾಣಾಂ  
 ಕರ್ಮಾಣಿ ಸಂಮನ್ಯದ್ವೇ ತದೇವ ಸಪ್ರಮಾಣಂ ಕುರುಥ ಚ, ಯತಸ್ತೇ  
 ತಾನವಧಿಷುಃ ಯೂಯಂ ತೇಷಾಂ ಶ್ಮಶಾನಾನಿ ನಿರ್ಮಾಥ | 49  
 ಅತಃವ ಈಶ್ವರಸ್ಯ ಶಾಸ್ತ್ರೇ ಪ್ರೋಕ್ತಮಸ್ತಿ ತೇಷಾಮನ್ತಿಕೇ ಭವಿಷ್ಯದ್ವಾದಿನಃ  
 ಪ್ರೇರಿತಾಂಶ್ಚ ಪ್ರೇಷಯಿಷ್ಯಾಮಿ ತತಸ್ತೇ ತೇಷಾಂ ಕಾಂಶ್ಚನ ಹನಿಷ್ಯಂತಿ  
 ಕಾಂಶ್ಚನ ತಾಡಪ್ಪಿಂತಿ | 50 ಏತಸ್ಮಾತ್ ಕಾರಣಾತ್ ಹಾಬಿಲಃ

ಶೋಣಿತಪಾತಮಾರಭ್ಯ ಮನ್ದಿರಯಜ್ಞವೇದ್ಯೋ ಮ್‌ಧ್ಯೇ ಹತಸ್ಯ  
 ಸಿಖರಿಯಸ್ಯ ರಕ್ತಪಾತಪರ್ಯಂತಂ 51 ಜಗತಃ ಸೃಷ್ಟಿಮಾರಭ್ಯ ಪೃಥಿವ್ಯಾಂ  
 ಭವಿಷ್ಯದ್ವಾದಿನಾಂ ಯತಿರಕ್ತಪಾತಾ ಜಾತಾಸ್ತತೀನಾಮ್ ಅಪರಾಧದಣ್ಡಾ  
 ಏಷಾಂ ವರ್ತಮಾನಲೋಕಾನಾಂ ಭವಿಷ್ಯಂತಿ, ಯುಷ್ಮಾನಹಂ ನಿಶ್ಚಿತಂ  
 ವದಾಮಿ ಸರ್ವೇ ದಣ್ಡಾ ವಂಶಸ್ಯಾಸ್ಯ ಭವಿಷ್ಯಂತಿ | 52 ಹಾ ಹಾ  
 ವ್ಯವಸ್ಥಪಕಾ ಯೂಯಂ ಜ್ಞಾನಸ್ಯ ಕುಚ್ಛಿಕಾಂ ಹೃತ್ವಾ ಸ್ವಯಂ ನ ಪ್ರವಿಷ್ಣಾ  
 ಯೇ ಪ್ರವೇಷ್ಣುಚ್ಛ ಪ್ರಯಾಸಿನಸ್ತಾನಪಿ ಪ್ರವೇಷ್ಣುಂ ವಾರಿತವನ್ತಃ |  
 53 ಇತ್ಥಂ ಕಥಾಕಥನಾದ್ ಅಧ್ಯಾಪಕಾಃ ಫಿರೂಶಿನಶ್ಚ ಸತರ್ಕಾಃ 54  
 ಸನ್ತಸ್ತಮಪವದಿತುಂ ತಸ್ಯ ಕಥಾಯಾ ದೋಷಂ ಧರ್ತಮಿಚ್ಛನ್ತೋ  
 ನಾನಾಖ್ಯಾನಕಥನಾಯ ತಂ ಪ್ರವರ್ತಯಿತುಂ ಕೋಪಯಿತುಚ್ಛ  
 ಪ್ರಾರೇಭಿರೇ |

**12** ತದಾನೀಂ ಲೋಕಾಃ ಸಹಸ್ರಂ ಸಹಸ್ರಮ್ ಆಗತ್ಯ ಸಮುಪಸ್ಥಿತಾಸ್ತತ  
 ಏಕೈಕೋ ಽನೈಷಾಮುಪರಿ ಪತಿತುಮ್ ಉಪಚಕ್ರಮೇ; ತದಾ ಯೀಶುಃ  
 ಶಿಷ್ಯಾನ್ ಬಭಾಷೇ, ಯೂಯಂ ಫಿರೂಶಿನಾಂ ಕಿಣ್ವರೂಪಕಾಪಟ್ಟೇ  
 ವಿಶೇಷೇಣ ಸಾವಧಾನಾಸ್ತಿಷ್ಠತ | 2 ಯತೋ ಯನ್ನ ಪ್ರಕಾಶಯಿಷ್ಯತೇ  
 ತದಾಚ್ಛನ್ತಂ ವಸ್ತು ಕಿಮಪಿ ನಾಸ್ತಿ; ತಥಾ ಯನ್ನ ಜ್ಞಾಸ್ಯತೇ ತದ್  
 ಗುಪ್ತಂ ವಸ್ತು ಕಿಮಪಿ ನಾಸ್ತಿ | 3 ಅನ್ಧಕಾರೇ ತಿಷ್ಠನತೋ ಯಾಃ ಕಥಾ  
 ಅಕಥಯತ ತಾಃ ಸರ್ವಾಃ ಕಥಾ ದೀಪ್ತಾ ಶ್ರೋಷ್ಯಂತೇ ನಿರ್ಜನೇ ಕರ್ಣೇ ಚ  
 ಯದಕಥಯತ ಗೃಹಪೃಷ್ಠಾತ್ ತತ್ ಪ್ರಚಾರಯಿಷ್ಯತೇ | 4 ಹೇ ಬನ್ಧವೋ  
 ಯುಷ್ಮಾನಹಂ ವದಾಮಿ, ಯೇ ಶರೀರಸ್ಯ ನಾಶಂ ವಿನಾ ಕಿಮಪ್ಯಪರಂ  
 ಕರ್ತುಂ ನ ಶಕ್ಯವನ್ತಿ ತೇಭ್ಯೋ ಮಾ ಭೈಷ್ಠ | 5 ತರ್ಹಿ ಕಸ್ಮಾದ್  
 ಭೇತವ್ಯಮ್ ಇತ್ಯಹಂ ವದಾಮಿ, ಯಃ ಶರೀರಂ ನಾಶಯಿತ್ವಾ ನರಕಂ  
 ನಿಕ್ಷೇಪ್ತುಂ ಶಕ್ನೋತಿ ತಸ್ಮಾದೇವ ಭಯಂ ಕುರುತ, ಪುನರಪಿ ವದಾಮಿ  
 ತಸ್ಮಾದೇವ ಭಯಂ ಕುರುತ | (Geenna g1067) 6 ಪಚ್ಛ ಚಟಕಪಕ್ಷಿಣಃ ಕಿಂ  
 ದ್ವಾಭ್ಯಾಂ ತಾಮ್ರಖಣ್ಡಾಭ್ಯಾಂ ನ ವಿಕ್ರೀಯಂತೇ? ತಥಾಪೀಶ್ವರಸ್ತೇಷಾಮ್  
 ಏಕಮಪಿ ನ ವಿಸ್ಮರತಿ | 7 ಯುಷ್ಮಾಕಂ ಶಿರಃಕೇಶಾ ಅಪಿ ಗಣಿತಾಃ  
 ಸನ್ತಿ ತಸ್ಮಾತ್ ಮಾ ವಿಭೀತ ಬಹುಚಟಕಪಕ್ಷಿಭ್ಯೋಪಿ ಯೂಯಂ  
 ಬಹುಮೂಲ್ಯಾಃ | 8 ಅಪರಂ ಯುಷ್ಮಭ್ಯಂ ಕಥಯಾಮಿ ಯಃ  
 ಕಶ್ಚಿನ್ ಮಾನುಷಾಣಾಂ ಸಾಕ್ಷಾನ್ ಮಾಂ ಸ್ವೀಕರೋತಿ ಮನುಷ್ಯಪುತ್ರ

ಈಶ್ವರದೂತಾನಾಂ ಸಾಕ್ಷಾತ್ ತಂ ಸ್ವೀಕರಿಷ್ಯತಿ | 9 ಕಿನ್ನು ಯಃ  
 ಕಶ್ಚಿನ್ನಾನುಷಾಣಾಂ ಸಾಕ್ಷಾನ್ನಾಮ್ ಅಸ್ವೀಕರೋತಿ ತಮ್ ಈಶ್ವರಸ್ಯ  
 ದೂತಾನಾಂ ಸಾಕ್ಷಾದ್ ಅಹಮ್ ಅಸ್ವೀಕರಿಷ್ಯಾಮಿ | 10 ಅನ್ಯಚ್ಚ ಯಃ  
 ಕಶ್ಚಿನ್ ಮನುಜಸುತಸ್ಯ ನಿನ್ನಾಭಾವೇನ ಕಾಞ್ಚಿತ್ ಕಥಾಂ ಕಥಯತಿ ತಸ್ಯ  
 ತತ್ಪಾಪಸ್ಯ ಮೋಚನಂ ಭವಿಷ್ಯತಿ ಕಿನ್ನು ಯದಿ ಕಶ್ಚಿತ್ ಪವಿತ್ರಮ್ ಆತ್ಮಾನಂ  
 ನಿಂದತಿ ತರ್ಹಿ ತಸ್ಯ ತತ್ಪಾಪಸ್ಯ ಮೋಚನಂ ನ ಭವಿಷ್ಯತಿ | 11 ಯದಾ  
 ಲೋಕಾ ಯುಷ್ಮಾನ್ ಭಜನಗೇಹಂ ವಿಚಾರಕರ್ತೃರಾಜ್ಯಕರ್ತೃಣಾಂ  
 ಸಮ್ಮುಖಞ್ಚ ನೇಷ್ಯಂತಿ ತದಾ ಕೇನ ಪ್ರಕಾರೇಣ ಕಿಮುತ್ತರಂ ವದಿಷ್ಯಥ ಕಿಂ  
 ಕಥಯಿಷ್ಯಥ ಚೇತ್ಯತ್ರ ಮಾ ಚಿಂತಯತ; 12 ಯತೋ ಯುಷ್ಮಾಭಿಯದ್  
 ಯದ್ ವಕ್ತವ್ಯಂ ತತ್ ತಸ್ಮಿನ್ ಸಮಯಏವ ಪವಿತ್ರ ಆತ್ಮಾ ಯುಷ್ಮಾನ್  
 ಶಿಕ್ಷಯಿಷ್ಯತಿ | 13 ತತಃ ಪರಂ ಜನತಾಮಧ್ಯಸ್ಥಃ ಕಶ್ಚಿಜ್ಜನಸ್ತಂ ಜಗಾದ  
 ಹೇ ಗುರೋ ಮಯಾ ಸಹ ಪೈತ್ಯಕಂ ಧನಂ ವಿಭಕ್ತುಂ ಮಮ  
 ಭ್ರಾತರಮಾಜ್ಞಾಪಯತು ಭವಾನ್ | 14 ಕಿನ್ನು ಸ ತಮವದತ್ ಹೇ  
 ಮನುಷ್ಯ ಯುವಯೋ ವಿಚಾರಂ ವಿಭಾಗಞ್ಚ ಕರ್ತುಂ ಮಾಂ ಕೋ  
 ನಿಯುಕ್ತವಾನ್? 15 ಅನನ್ತರಂ ಸ ಲೋಕಾನವದತ್ ಲೋಭೇ  
 ಸಾವಧಾನಾಃ ಸತರ್ಕಾಶ್ಚ ತಿಷ್ಠತ, ಯತೋ ಬಹುಸಮ್ಪತ್ತಿಪ್ರಾಪ್ತ್ಯಾ  
 ಮನುಷ್ಯಸ್ಯಾಯು ನ್ ಭವತಿ | 16 ಪಶ್ಚಾದ್ ದೃಷ್ಟ್ವಾನ್ತಕಥಾಮುತ್ಥಾಪ್ಯ  
 ಕಥಯಾಮಾಸ, ಏಕಸ್ಯ ಧನಿನೋ ಭೂಮೌ ಬಹೂನಿ ಶಸ್ಯಾನಿ ಜಾತಾನಿ |  
 17 ತತಃ ಸ ಮನಸಾ ಚಿಂತಯಿತ್ವಾ ಕಥಯಾಮ್ಭೂವ ಮಮೈತಾನಿ  
 ಸಮುತ್ಪನ್ನಾನಿ ದ್ರವ್ಯಾಣಿ ಸ್ಥಾಪಯಿತುಂ ಸ್ಥಾನಂ ನಾಸ್ತಿ ಕಿಂ ಕರಿಷ್ಯಾಮಿ?  
 18 ತತೋವದದ್ ಇತ್ಥಂ ಕರಿಷ್ಯಾಮಿ, ಮಮ ಸರ್ವಭಾಣ್ಡಾಗಾರಾಣಿ  
 ಭಜ್ಞಾನ್ ಬೃಹದ್ಭಾಣ್ಡಾಗಾರಾಣಿ ನಿರ್ಮಾಯ ತನ್ಮಧ್ಯೇ ಸರ್ವಫಲಾನಿ  
 ದ್ರವ್ಯಾಣಿ ಚ ಸ್ಥಾಪಯಿಷ್ಯಾಮಿ | 19 ಅಪರಂ ನಿಜಮನೋ ವದಿಷ್ಯಾಮಿ,  
 ಹೇ ಮನೋ ಬಹುವತ್ಸರಾರ್ಥಂ ನಾನಾದ್ರವ್ಯಾಣಿ ಸಂಚಿಂತಾನಿ ಸಂತಿ  
 ವಿಶ್ರಾಮಂ ಕುರು ಭುಕ್ತ್ವಾ ಪೀತ್ವಾ ಕೌತುಕಞ್ಚ ಕುರು | ಕಿನ್ವಿಶ್ವರಸ್ತಮ್  
 ಅವದತ್, 20 ರೇ ನಿರೋಧ ಅದ್ಯ ರಾತ್ರೌ ತವ ಪ್ರಾಣಾಸ್ವತ್ನೋ  
 ನೇಷ್ಯಂತೇ ತತ ಏತಾನಿ ಯಾನಿ ದ್ರವ್ಯಾಣಿ ತ್ವಯಾಸಾದಿತಾನಿ ತಾನಿ  
 ಕಸ್ಯ ಭವಿಷ್ಯಂತಿ? 21 ಅತಏವ ಯಃ ಕಶ್ಚಿದ್ ಈಶ್ವರಸ್ಯ ಸಮೀಪೇ  
 ಧನಸಂಪಾದಯಮಕೃತ್ವಾ ಕೇವಲಂ ಸ್ವನಿಕಟೇ ಸಂಪಾದಯಂ ಕರೋತಿ ಸೋಪಿ

ತಾದೃಶಃ | 22 ಅಥ ಸ ಶಿಷ್ಯೇಭ್ಯಃ ಕಥಯಾಮಾಸ, ಯುಷ್ಮಾನಹಂ  
 ವದಾಮಿ, ಕಿಂ ಖಾದಿಷ್ಯಾಮಃ? ಕಿಂ ಪರಿಧಾಸ್ಯಾಮಃ? ಇತ್ಯುಕ್ತ್ವಾ  
 ಜೀವನಸ್ಯ ಶರೀರಸ್ಯ ಚಾರ್ಥಂ ಚಿಂತಾಂ ಮಾ ಕಾರ್ಷ್ವ | 23 ಭಕ್ಷ್ಯಾಜ್ಜೀವನಂ  
 ಭೂಷಣಾಚ್ಛರೀರಗ್ನ ಶ್ರೇಷ್ಠಂ ಭವತಿ | 24 ಕಾಕಪಕ್ಷಿಣಾಂ ಕಾರ್ಯಂ  
 ವಿಚಾರಯತ, ತೇ ನ ವಪನ್ತಿ ಶಸ್ಯಾನಿ ಚ ನ ಛಿನ್ದನ್ತಿ, ತೇಷಾಂ  
 ಭಾಣ್ಣಾಗಾರಾಣಿ ನ ಸನ್ತಿ ಕೋಷಾಶ್ಚ ನ ಸನ್ತಿ, ತಥಾಪೀಶ್ವರಸ್ತೇಭ್ಯೋ  
 ಭಕ್ಷ್ಯಾಣಿ ದದಾತಿ, ಯೂಯಂ ಪಕ್ಷಿಭ್ಯಃ ಶ್ರೇಷ್ಠತರಾ ನ ಕಿಂ? 25  
 ಅಪರಗ್ನ ಭಾವಯಿತ್ವಾ ನಿಜಾಯುಷಃ ಕ್ಷಣಮಾತ್ರಂ ವರ್ಧಯಿತುಂ  
 ಶಕ್ನೋತಿ, ಏತಾದೃಶೋ ಲಾಕೋ ಯುಷ್ಮಾಕಂ ಮಧ್ಯೇ ಕೋಸ್ತಿ? 26  
 ಅತಃಪವ ಕ್ಷುದ್ರಂ ಕಾರ್ಯಂ ಸಾಧಯಿತುಮ್ ಅಸಮರ್ಥಾ ಯೂಯಮ್  
 ಅನ್ಯಸ್ಮಿನ್ ಕಾರ್ಯೇ ಕುತೋ ಭಾವಯಥ? 27 ಅನ್ಯಚ್ಚ ಕಾಮ್ಪಿಲಪುಷ್ಪಂ  
 ಕಥಂ ವರ್ಧತೇ ತದಾಪಿ ವಿಚಾರಯತ, ತತ್ ಕಳ್ಳನ ಶ್ರಮಂ ನ  
 ಕರೋತಿ ತನ್ಮೂಲಂ ನ ಜನಯತಿ ಕಿನ್ತು ಯುಷ್ಮಭ್ಯಂ ಯಥಾರ್ಥಂ  
 ಕಥಯಾಮಿ ಸುಲೇಮಾನ್ ಬಹ್ವೈಶ್ಚರ್ಯಾನ್ವಿಶೋಪಿ ಪುಷ್ಪಸ್ಯಾಸ್ಯ  
 ಸದೃಶೋ ವಿಭೂಷಿತೋ ನಾಸೀತ್ | 28 ಅದ್ಯ ಕ್ಷೇತ್ರೇ ವರ್ತಮಾನಂ  
 ಶ್ವಶ್ರುಲ್ಲಾಂ ಕ್ಷೇಪ್ಯಮಾನಂ ಯತ್ ತೃಣಂ, ತಸ್ಮೈ ಯದೀಶ್ವರ  
 ಇತ್ಥಂ ಭೂಷಯತಿ ತರ್ಹಿ ಹೇ ಅಲ್ಪಪ್ರತ್ಯಯಿನೋ ಯುಷ್ಮಾನ ಕಿಂ  
 ನ ಪರಿಧಾಪಯಿಷ್ಯತಿ? 29 ಅತಃಪವ ಕಿಂ ಖಾದಿಷ್ಯಾಮಃ? ಕಿಂ  
 ಪರಿಧಾಸ್ಯಾಮಃ? ಏತದರ್ಥಂ ಮಾ ಚೇಷ್ಟದ್ಧಂ ಮಾ ಸಂದಿಗ್ಧ್ವಿಷ್ವ |  
 30 ಜಗತೋ ದೇವಾರ್ಚ್ಚಕಾ ಏತಾನಿ ಸರ್ವಾಣಿ ಚೇಷ್ಟನತೇ; ಏಷು  
 ವಸ್ತುಷು ಯುಷ್ಮಾಕಂ ಪ್ರಯೋಜನಮಾಸ್ತೇ ಇತಿ ಯುಷ್ಮಾಕಂ ಪಿತಾ  
 ಜಾನಾತಿ | 31 ಅತಃಪವೇಶ್ವರಸ್ಯ ರಾಜ್ಯಾರ್ಥಂ ಸಚೇಷ್ಟಾ ಭವತ ತಥಾ  
 ಕೃತೇ ಸರ್ವಾಣ್ಯೇತಾನಿ ದ್ರವ್ಯಾಣಿ ಯುಷ್ಮಭ್ಯಂ ಪ್ರದಾಯಿಷ್ಯಂತೇ | 32 ಹೇ  
 ಕ್ಷುದ್ರಮೇಷವ್ರಜ ಯೂಯಂ ಮಾ ಭೈಷ್ಣ ಯುಷ್ಮಭ್ಯಂ ರಾಜ್ಯಂ ದಾತುಂ  
 ಯುಷ್ಮಾಕಂ ಪಿತುಃ ಸಮ್ನತಿರಸ್ತಿ | 33 ಅತಃಪವ ಯುಷ್ಮಾಕಂ ಯಾ  
 ಯಾ ಸಮ್ನತಿರಸ್ತಿ ತಾಂ ತಾಂ ವಿಕ್ರೀಯ ವಿತರತ, ಯತ್ ಸ್ಥಾನಂ ಚೌರಾ  
 ನಾಗಚ್ಛನ್ತಿ, ಕೀಟಾಶ್ಚ ನ ಕ್ಷಾಯಯನ್ತಿ ತಾದೃಶೇ ಸ್ವರ್ಗೇ ನಿಜಾರ್ಥಮ್  
 ಅಜರೇ ಸಮ್ಪುಟಿಕೇ ಽಕ್ಷಯಂ ಧನಂ ಸಂಜ್ಞಿನುತ ಚ; 34 ಯತೋ  
 ಯತ್ರ ಯುಷ್ಮಾಕಂ ಧನಂ ವರ್ತತೇ ತತ್ರೇವ ಯುಷ್ಮಾಕಂ ಮನಃ | 35



ಅಪರಂಜಿ ಯೂಯಂ ಪ್ರದೀಪಂ ಜ್ವಾಲಯಿತ್ವಾ ಬದ್ಧಕಟಿಯಸ್ತಿಷ್ಠತಃ | 36  
 ಪ್ರಭು ವಿವಾಹಾದಾಗತ್ಯ ಯದೈವ ದ್ವಾರಮಾಹಂತಿ ತದೈವ ದ್ವಾರಂ  
 ಮೋಚಯಿತುಂ ಯಥಾ ಭೃತ್ಯಾ ಅಪೇಕ್ಷ್ಯ ತಿಷ್ಠಂತಿ ತಥಾ ಯೂಯಮಪಿ  
 ತಿಷ್ಠತಃ | 37 ಯತಃ ಪ್ರಭುರಾಗತ್ಯ ಯಾನ್ ದಾಸಾನ್ ಸಚೇತನಾನ್  
 ತಿಷ್ಠತೋ ದ್ರಕ್ಷ್ಯಂತಿ ತವ ವಧನ್ಯಾಃ; ಅಹಂ ಯುಷ್ಮಾನ್ ಯಥಾರ್ಥಂ  
 ವದಾಮಿ ಪ್ರಭುಸ್ತಾನ್ ಭೋಜನಾರ್ಥಮ್ ಉಪವೇಶ್ಯ ಸ್ವಯಂ ಬದ್ಧಕಟಿಃ  
 ಸಮೀಪಮೇತ್ಯ ಪರಿವೇಷಯಿಷ್ಯತಿ | 38 ಯದಿ ದ್ವಿತೀಯೇ ತೃತೀಯೇ  
 ವಾ ಪ್ರಹರೇ ಸಮಾಗತ್ಯ ತದೈವ ಪಶ್ಯತಿ, ತರ್ಹಿ ತವ ವದಾಸಾ  
 ಧನ್ಯಾಃ | 39 ಅಪರಂಜಿ ಕಸ್ಮಿನ್ ಕ್ಷಣೇ ಚೌರಾ ಆಗಮಿಷ್ಯಂತಿ ಇತಿ ಯದಿ  
 ಗೃಹಪತಿ ಜ್ಞಾತುಂ ಶಕ್ನೋತಿ ತದಾವಶ್ಯಂ ಜಾಗ್ರನ್ ನಿಜಗೃಹೇ ಸನ್ನಿಂ  
 ಕರ್ತೃಯಿತುಂ ವಾರಯತಿ ಯೂಯಮೇತದ್ ವಿತ್ತ | 40 ಅತವ ವ  
 ಯೂಯಮಪಿ ಸಜ್ಜಮಾನಾಸ್ತಿಷ್ಠತ ಯತೋ ಯಸ್ಮಿನ್ ಕ್ಷಣೇ ತಂ  
 ನಾಪ್ರೇಕ್ಷದ್ವೇ ತಸ್ಮಿನ್ನೇವ ಕ್ಷಣೇ ಮನುಷ್ಯಪುತ್ರ ಆಗಮಿಷ್ಯತಿ | 41 ತದಾ  
 ಪಿತರಃ ಪಪ್ರಚ್ಛ ಹೇ ಪ್ರಭೋ ಭವಾನ್ ಕಿಮಸ್ಮಾನ್ ಉದ್ದಿಶ್ಯತಿಂ ಸರ್ವಾನ್  
 ಉದ್ದಿಶ್ಯ ದೃಷ್ಟಾಂತಕಥಾಮಿಮಾಂ ವದತಿ? 42 ತತಃ ಪ್ರಭುಃ ಪ್ರೋವಾಚ,  
 ಪ್ರಭುಃ ಸಮುಚಿತಕಾಲೇ ನಿಜಪರಿವಾರಾರ್ಥಂ ಭೋಜ್ಯಪರಿವೇಷಣಾಯ  
 ಯಂ ತತ್ಪದೇ ನಿಯೋಕ್ಷ್ಯತಿ ತಾದೃಶೋ ವಿಶ್ವಾಸ್ಯೋ ಭೋದ್ಧಾ  
 ಕರ್ಮಾಧೀಶಃ ಕೋಸಿ? 43 ಪ್ರಭುರಾಗತ್ಯ ಯಮ್ ಏತಾದೃಶೇ ಕರ್ಮಣಿ  
 ಪ್ರವೃತ್ತಂ ದ್ರಕ್ಷ್ಯಂತಿ ಸವ ವದಾಸೋ ಧನ್ಯಃ | 44 ಅಹಂ ಯುಷ್ಮಾನ್  
 ಯಥಾರ್ಥಂ ವದಾಮಿ ಸ ತಂ ನಿಜಸರ್ವಸ್ವಸ್ಯಾಧಿಪತಿಂ ಕರಿಷ್ಯತಿ |  
 45 ಕಿನ್ತು ಪ್ರಭುವಿಲಮ್ಪೇನಾಗಮಿಷ್ಯತಿ, ಇತಿ ವಿಚಿನ್ತ್ಯ ಸ ದಾಸೋ  
 ಯದಿ ತದನ್ಯದಾಸೀದಾಸಾನ್ ಪ್ರಹರ್ತುಮ್ ಭೋಕ್ತುಂ ಪಾತುಂ  
 ಮದಿತುಂ ಪ್ರಾರಭತೇ, 46 ತರ್ಹಿ ಯದಾ ಪ್ರಭುಂ ನಾಪೇಕ್ಷಿಷ್ಯತೇ  
 ಯಸ್ಮಿನ್ ಕ್ಷಣೇ ಸೋಽಚೇತನಶ್ಚ ಸ್ಥಾಸ್ಯತಿ ತಸ್ಮಿನ್ನೇವ ಕ್ಷಣೇ ತಸ್ಯ  
 ಪ್ರಭುರಾಗತ್ಯ ತಂ ಪದಭ್ರಷ್ಟಂ ಕೃತ್ವಾ ವಿಶ್ವಾಸಹೀನೈಃ ಸಹ ತಸ್ಯ  
 ಅಂಶಂ ನಿರೂಪಯಿಷ್ಯತಿ | 47 ಯೋ ದಾಸಃ ಪ್ರಭೇರಾಜ್ಞಾಂ ಜ್ಞಾತ್ವಾಪಿ  
 ಸಜ್ಜಿತೋ ನ ತಿಷ್ಠತಿ ತದಾಜ್ಞಾನುಸಾರೇಣ ಚ ಕಾರ್ಯಂ ನ ಕರೋತಿ  
 ಸೋನೇಕಾನ್ ಪ್ರಹಾರಾನ್ ಪ್ರಾಪ್ಸ್ಯತಿ; 48 ಕಿನ್ತು ಯೋ ಜನೋಽಜ್ಞಾತ್ವಾ  
 ಪ್ರಹಾರಾರ್ಹಂ ಕರ್ಮ ಕರೋತಿ ಸೋಲ್ಪಪ್ರಹಾರಾನ್ ಪ್ರಾಪ್ಸ್ಯತಿ |

ಯತೋ ಯಸ್ಮೈ ಬಾಹುಲೈನ ದತ್ತಂ ತಸ್ಮಾದೇವ ಬಾಹುಲೈನ  
ಗ್ರಹೀಷ್ಯತೇ, ಮಾನುಷಾ ಯಸ್ಯ ನಿಕಟೇ ಬಹು ಸಮರ್ಪಯಂತಿ ತಸ್ಮಾದ್  
ಬಹು ಯಾಚಂತೇ | 49 ಅಹಂ ಪೃಥಿವ್ಯಾಮ್ ಅನೈಕ್ಯರೂಪಂ ವಹ್ನಿ  
ನಿಕ್ಷೇಪ್ತಮ್ ಆಗತೋಸ್ಮಿ, ಸ ಚೇದ್ ಇದಾನೀಮೇವ ಪ್ರಜ್ಜಲತಿ  
ತತ್ರ ಮಮ ಕಾ ಚಿನ್ತಾ? 50 ಕಿನ್ನು ಯೇನ ಮಜ್ಜನೇನಾಹಂ  
ಮಗ್ನೋ ಭವಿಷ್ಯಾಮಿ ಯಾವತ್ಕಾಲಂ ತಸ್ಯ ಸಿದ್ಧಿ ನ್ ಭವಿಷ್ಯತಿ  
ತಾವದಹಂ ಕತಿಕಷ್ಟಂ ಪ್ರಾಪ್ಸ್ಯಾಮಿ | 51 ಮೇಲನಂ ಕರ್ತುಂ ಜಗದ್  
ಆಗತೋಸ್ಮಿ ಯೂಯಂ ಕಿಮಿತ್ಥಂ ಬೋಧಧ್ವೇ? ಯುಷ್ಮಾನ್ ವದಾಮಿ  
ನ ತಥಾ, ಕಿನ್ತ್ವಹಂ ಮೇಲನಾಭಾವಂ ಕರ್ತುಮ್ ಆಗತೋಸ್ಮಿ | 52  
ಯಸ್ಮಾದೇತತ್ಕಾಲಮಾರಭ್ಯ ಏಕತ್ರಸ್ಥಪರಿಜನಾನಾಂ ಮಧ್ಯೇ ಪಞ್ಚಜನಾಃ  
ಪೃಥಗ್ ಭೂತ್ವಾ ತ್ರಯೋ ಜನಾ ದ್ವಯೋರ್ಜನಯೋಃ ಪ್ರತಿಕೂಲಾ  
ದ್ವೌ ಜನೌ ಚ ತ್ರಯಾಣಾಂ ಜನಾನಾಂ ಪ್ರತಿಕೂಲೌ ಭವಿಷ್ಯಂತಿ | 53  
ಪಿತಾ ಪುತ್ರಸ್ಯ ವಿಪಕ್ಷಃ ಪುತ್ರಶ್ಚ ಪಿತು ವಿಪಕ್ಷೋ ಭವಿಷ್ಯತಿ ಮಾತಾ  
ಕನ್ಯಾಯಾ ವಿಪಕ್ಷಾ ಕನ್ಯಾ ಚ ಮಾತು ವಿಪಕ್ಷಾ ಭವಿಷ್ಯತಿ, ತಥಾ  
ಶ್ವಶ್ರುರ್ಬರ್ಧ್ವಾ ವಿಪಕ್ಷಾ ಬಧೂಶ್ಚ ಶ್ವಶ್ರುವಿಪಕ್ಷಾ ಭವಿಷ್ಯತಿ | 54 ಸ  
ಲೋಕೇಭ್ಯೋಪರಮಪಿ ಕಥಯಾಮಾಸ, ಪಶ್ಚಿಮದಿಶಿ ಮೇಘೋದ್ಗಮಂ  
ದೃಷ್ಟ್ವಾ ಯೂಯಂ ಹತಾದ್ ವದಥ ವೃಷ್ಟಿ ಭವಿಷ್ಯತಿ ತತಸ್ತಥೈವ  
ಜಾಯತೇ | 55 ಅಪರಂ ದಕ್ಷಿಣತೋ ವಾಯೌ ವಾತಿ ಸತಿ ವದಥ  
ನಿದಾಘೋ ಭವಿಷ್ಯತಿ ತತಃ ಸೋಪಿ ಜಾಯತೇ | 56 ರೇ ರೇ ಕಪಟಿನ  
ಆಕಾಶಸ್ಯ ಭೂಮ್ನಾಶ್ಚ ಲಕ್ಷಣಂ ಬೋದ್ಧಂ ಶಕ್ನುಥ, 57 ಕಿನ್ನು ಕಾಲಸ್ಯಾಸ್ಯ  
ಲಕ್ಷಣಂ ಕುತೋ ಬೋದ್ಧಂ ನ ಶಕ್ನುಥ? ಯೂಯಂ ಸ್ವಯಂ ಕುತೋ  
ನ ನ್ಯಾಷ್ಯಂ ವಿಚಾರಯಥ? 58 ಅಪರಂ ವಿವಾದಿನಾ ಸಾರ್ಧಂ  
ವಿಚಾರಯಿತುಃ ಸಮೀಪಂ ಗಚ್ಛನ್ ಪಥಿ ತಸ್ಮಾದುದ್ಧಾರಂ ಪ್ರಾಪ್ತುಂ  
ಯತಸ್ಸ ನೋಚೇತ್ ಸ ತ್ವಾಂ ಧೃತ್ವಾ ವಿಚಾರಯಿತುಃ ಸಮೀಪಂ ನಯತಿ |  
ವಿಚಾರಯಿತಾ ಯದಿ ತ್ವಾಂ ಪ್ರಹರ್ತುಃ ಸಮೀಪಂ ಸಮರ್ಪಯತಿ  
ಪ್ರಹರ್ತುಃ ತ್ವಾಂ ಕಾರಾಯಾಂ ಬಿಧ್ನಾತಿ 59 ತರ್ಹಿ ತ್ವಾಮಹಂ ವದಾಮಿ  
ತ್ವಯಾ ನಿಶೇಷಂ ಕಪರ್ಧಕೇಷು ನ ಪರಿಶೋಧಿತೇಷು ತ್ವಂ ತತೋ  
ಮುಕ್ತಿಂ ಪ್ರಾಪ್ತುಂ ನ ಶಕ್ಸ್ಯಸಿ |

**13** ಅಪರಙ್ಗ ಪೀಲಾತೋ ಯೇಷಾಂ ಗಾಲೀಲೀಯಾನಾಂ ರಕ್ತಾನಿ  
 ಬಲೀನಾಂ ರಕ್ತೈಃ ಸಹಾಮಿಶ್ರಯತ್ ತೇಷಾಂ ಗಾಲೀಲೀಯಾನಾಂ  
 ವೃತ್ತಾಂತಂ ಕತಿಪಯಜನಾ ಉಪಸ್ಥಾಪ್ಯ ಯೀಶವೇ ಕಥಯಾಮಾಸುಃ | 2  
 ತತಃ ಸ ಪ್ರತ್ಯುವಾಚ ತೇಷಾಂ ಲೋಕಾನಾಮ್ ಏತಾದೃಶೀ  
 ದುರ್ಗತಿ ಘಟಿತಾ ತತ್ತಾರಣಾದ್ ಯೂಯಂ ಕಿಮನ್ಯೇಭ್ಯೋ  
 ಗಾಲೀಲೀಯೇಭ್ಯೋಪ್ಯಧಿಕಪಾಪಿನಸ್ತಾನ್ ಬೋಧಧ್ವೇ? 3  
 ಯುಷ್ಮಾನಹಂ ವದಾಮಿ ತಥಾ ನ ಕಿನ್ನು ಮನಃಸು ನ ಪರಾವರ್ತಿತೇಷು  
 ಯೂಯಮಪಿ ತಥಾ ನಂಕ್ಷ್ಯಥ | 4 ಅಪರಙ್ಗ ಶೀಲೋಹನಾಮ್ನು  
 ಉಚ್ಚಗ್ಮಹಸ್ಯ ಪತನಾದ್ ಯೇಷ್ವಾದಶಜನಾ ಮೃತಾಸ್ತೇ  
 ಯಿರೂಶಾಲಮಿ ನಿವಾಸಿಸರ್ವಲೋಕೇಭ್ಯೋಽಧಿಕಾಪರಾಧಿನಃ ಕಿಂ  
 ಯೂಯಮಿತ್ಯಂ ಬೋಧಧ್ವೇ? 5 ಯುಷ್ಮಾನಹಂ ವದಾಮಿ ತಥಾ ನ  
 ಕಿನ್ನು ಮನಃಸು ನ ಪರಿವರ್ತಿತೇಷು ಯೂಯಮಪಿ ತಥಾ ನಂಕ್ಷ್ಯಥ | 6  
 ಅನನ್ದರಂ ಸ ಇಮಾಂ ದೃಷ್ಟ್ವಾಂತಕಥಾಮಕಥಯದ್ ಏಕೋ ಜನೋ  
 ದ್ರಾಕ್ಷಾಕ್ಷೇತ್ರಮಧ್ಯ ಏಕಮುಡುಮ್ಬರವೃಕ್ಷಂ ರೋಪಿತವಾನ್ | ಪಶ್ಚಾತ್  
 ಸ ಆಗತ್ಯ ತಸ್ಮಿನ್ ಫಲಾನಿ ಗವೇಷಯಾಮಾಸ, 7 ಕಿನ್ನು ಫಲಾಪ್ರಾಪ್ತೇಃ  
 ಕಾರಣಾದ್ ಉದ್ಯಾನಕಾರಂ ಭೃತ್ಯಂ ಜಗಾದ, ಪಶ್ಯ ವತ್ಸರತ್ರಯಂ  
 ಯಾವದಾಗತ್ಯ ಏತಸ್ಮಿನ್ನುಡುಮ್ಬರತರೌ ಕ್ಷಲಾನ್ಯನ್ವಿಚ್ಛಾಮಿ, ಕಿನ್ನು  
 ನೈಕಮಪಿ ಪ್ರಪ್ನೋಮಿ ತರುರಯಂ ಕುತೋ ವೃಥಾ ಸ್ಥಾನಂ ವ್ಯಾಪ್ಯ  
 ತಿಷ್ಠತಿ? ಏನಂ ಛಿನ್ನಿ | 8 ತತೋ ಭೃತ್ಯಃ ಪ್ರತ್ಯುವಾಚ, ಹೇ ಪ್ರಭೋ  
 ಪುನರ್ವರ್ಷಮೇಕಂ ಸ್ಥಾತುಮ್ ಆದಿಶ; ಏತಸ್ಯ ಮೂಲಸ್ಯ ಚತುರ್ಧಿಕ್ಷು  
 ಖನಿತ್ವಾಹಮ್ ಆಲವಾಲಂ ಸ್ಥಾಪಯಾಮಿ | 9 ತತಃ ಫಲಿತುಂ ಶಕ್ನೋತಿ  
 ಯದಿ ನ ಫಲತಿ ತರ್ಹಿ ಪಶ್ಚಾತ್ ಛೇತ್ಸ್ಯಸಿ | 10 ಅಥ ವಿಶ್ರಾಮವಾರೇ  
 ಭಜನಗೇಹೇ ಯೀಶುರುಪದಿಶತಿ 11 ತಸ್ಮಿತ್ ಸಮಯೇ  
 ಭೂತಗ್ರಸ್ತತ್ವಾತ್ ಕುಬ್ಜೀಭೂಯಾಷ್ಟಾದಶವರ್ಷಾಣಿ ಯಾವತ್  
 ಕೇನಾಪ್ಯುಪಾಯೇನ ಋಜು ಭರ್ವಿತುಂ ನ ಶಕ್ನೋತಿ ಯಾ ದುರ್ಬಲಾ  
 ಸ್ತ್ರೀ, 12 ತಾಂ ತತ್ರೋಪಸ್ಥಿತಾಂ ವಿಲೋಕ್ಯ ಯೀಶುಸ್ತಾಮಾಹೂಯ  
 ಕಥಿತವಾನ್ ಹೇ ನಾರಿ ತವ ದೌರ್ಬಲ್ಯಾತ್ ತ್ವಂ ಮುಕ್ತಾ ಭವ | 13 ತತಃ  
 ಪರಂ ತಸ್ಯಾ ಗಾತ್ರೇ ಹಸ್ತಾರ್ಪಣಮಾತ್ರಾತ್ ಸಾ ಋಜುರ್ಭೂತ್ವೇಶ್ವರಸ್ಯ  
 ಧನ್ಯವಾದಂ ಕರ್ತುಮಾರೇಭೇ | 14 ಕಿನ್ನು ವಿಶ್ರಾಮವಾರೇ ಯೀಶುನಾ

ತಸ್ಯಾಃ ಸ್ವಾಸ್ಥ್ಯಕರಣಾದ್ ಭಜನಗೇಹಸ್ಯಾಧಿಪತಿಃ ಪ್ರಕುಪ್ಯ ಲೋಕಾನ್  
 ಉವಾಚ, ಷಟ್ಸು ದಿನೇಷು ಲೋಕೈಃ ಕರ್ಮ ಕರ್ತವ್ಯಂ ತಸ್ಮಾದ್ಧೇತೋಃ  
 ಸ್ವಾಸ್ಥ್ಯಾರ್ಥಂ ತೇಷು ದಿನೇಷು ಆಗಚ್ಛತ, ವಿಶ್ರಾಮವಾರೇ ಮಾಗಚ್ಛತ |  
 15 ತದಾ ಪಶುಃ ಪ್ರತ್ಯುವಾಚ ರೇ ಕಪಟಿನೋ ಯುಷ್ಮಾಕಮ್ ಏಕೈಕೋ  
 ಜನೋ ವಿಶ್ರಾಮವಾರೇ ಸ್ವೀಯಂ ಸ್ವೀಯಂ ವೃಷಭಂ ಗರ್ದಭಂ ವಾ  
 ಬನ್ಧನಾನೋಚಯಿತ್ವಾ ಜಲಂ ಪಾಯಯಿತುಂ ಕಿಂ ನ ನಯತಿ? 16  
 ತರ್ಹ್ಯಾಷ್ಟಾದಶವತ್ಸರಾನ್ ಯಾವತ್ ಶೈತಾನಾ ಬದ್ಧಾ ಇಬ್ರಾಹೀಮಃ  
 ಸನ್ತತಿರಿಯಂ ನಾರೀ ಕಿಂ ವಿಶ್ರಾಮವಾರೇ ನ ಮೋಚಯಿತವ್ಯಾ? 17  
 ಏಷು ವಾಕ್ಯೇಷು ಕಥಿತೇಷು ತಸ್ಯ ವಿಪಕ್ಷಾಃ ಸಲಜ್ಞಾ ಜಾತಾಃ ಕಿನ್ನು  
 ತೇನ ಕೃತಸರ್ವಮಹಾಕರ್ಮಕಾರಣಾತ್ ಲೋಕನಿವಹಃ  
 ಸಾನಂದೋಽಭವತ್ | 18 ಅನನ್ತರಂ ಸೋವದದ್ ಈಶ್ವರಸ್ಯ ರಾಜ್ಯಂ ಕಸ್ಯ  
 ಸದೃಶಂ? ಕೇನ ತದುಪಮಾಸ್ಯಾಮಿ? 19 ಯತ್ ಸರ್ಷಪಬೀಜಂ  
 ಗೃಹೀತ್ವಾ ಕಶ್ಚಿಜ್ಜನ ಉದ್ಯಾನ ಉಪ್ಪವಾನ್ ತದ್ ಬೀಜಮಜ್ಜುರಿತಂ ಸತ್  
 ಮಹಾವೃಕ್ಷೋಽಜಾಯತ, ತತಸ್ತಸ್ಯ ಶಾಖಾಸು ವಿಹಾಯಸೀಯವಿಹಗಾ  
 ಆಗತ್ಯ ನ್ಯೂಷುಃ, ತದ್ರಾಜ್ಯಂ ತಾದೃಶೇನ ಸರ್ಷಪಬೀಜೇನ  
 ತುಲ್ಯಂ | 20 ಪುನಃ ಕಥಯಾಮಾಸ, ಈಶ್ವರಸ್ಯ ರಾಜ್ಯಂ ಕಸ್ಯ  
 ಸದೃಶಂ ವದಿಷ್ಯಾಮಿ? ಯತ್ ಕಿಣ್ಣಂ ಕಾಚಿತ್ ಸ್ತ್ರೀ ಗೃಹೀತ್ವಾ  
 ದೋಣತ್ರಯಪರಿಮಿತಗೋಧೂಮಚೂರ್ಣೇಷು ಸ್ಥಾಪಯಾಮಾಸ, 21  
 ತತಃ ಕ್ರಮೇಣ ತತ್ ಸರ್ವಗೋಧೂಮಚೂರ್ಣಂ ವ್ಯಾಪ್ನೋತಿ, ತಸ್ಯ  
 ಕಿಣ್ಣಸ್ಯ ತುಲ್ಯಮ್ ಈಶ್ವರಸ್ಯ ರಾಜ್ಯಂ | 22 ತತಃ ಸ ಯಿರೂಶಾಲಮ್ಮಗರಂ  
 ಪ್ರತಿ ಯಾತ್ರಾಂ ಕೃತ್ವಾ ನಗರೇ ನಗರೇ ಗ್ರಾಮೇ ಗ್ರಾಮೇ ಸಮುಪದಿಶನ್  
 ಜಗಾಮ | 23 ತದಾ ಕಶ್ಚಿಜ್ಜನಸ್ತಂ ಪಪ್ರಚ್ಛ, ಹೇ ಪ್ರಭೋ ಕಿಂ ಕೇವಲಮ್  
 ಅಲ್ಪೇ ಲೋಕಾಃ ಪರಿತ್ರಾಸ್ಯಂತೇ? 24 ತತಃ ಸ ಲೋಕಾನ್ ಉವಾಚ,  
 ಸಂಕೀರ್ಣದ್ವಾರೇಣ ಪ್ರವೇಷ್ಣುಂ ಯತಷ್ಟಂ, ಯತೋಹಂ ಯುಷ್ಮಾನ್  
 ವದಾಮಿ, ಬಹವಃ ಪ್ರವೇಷ್ಣುಂ ಚೇಷ್ಟಿಷ್ಯಂತೇ ಕಿನ್ನು ನ ಶಕ್ಯಂತಿ | 25  
 ಗೃಹಪತಿನೋತ್ಥಾಯ ದ್ವಾರೇ ರುದ್ಧೇ ಸತಿ ಯದಿ ಯೂಯಂ ಬಹಿಃ  
 ಸ್ಥಿತ್ವಾ ದ್ವಾರಮಾಹತ್ಯ ವದಥ, ಹೇ ಪ್ರಭೋ ಹೇ ಪ್ರಭೋ  
 ಅಸ್ಮತ್ಕಾರಣಾದ್ ದ್ವಾರಂ ಮೋಚಯತು, ತತಃ ಸ ಇತಿ ಪ್ರತಿವಕ್ಷ್ಯತಿ,  
 ಯೂಯಂ ಕುತ್ರತ್ಯಾ ಲೋಕಾ ಇತ್ಯಹಂ ನ ಜಾನಾಮಿ | 26 ತದಾ

ಯೂಯಂ ವದಿಷ್ಯಥ, ತವ ಸಾಕ್ಷಾದ್ ವಯಂ ಭೇಜನಂ ಪಾನಙ್ಗು  
ಕೃತವನ್ತಃ, ತ್ವಇಷ್ಟಾಕಂ ನಗರಸ್ಯ ಪಥಿ ಸಮುಪದಿಷ್ಟವಾನ್ | 27 ಕಿನ್ನು  
ಸ ವಕ್ಷ್ಯತಿ, ಯುಷ್ಮಾನಹಂ ವದಾಮಿ, ಯೂಯಂ ಕುತ್ರತ್ಯಾ ಲೋಕಾ  
ಇತ್ಯಹಂ ನ ಜಾನಾಮಿ; ಹೇ ದುರಾಚಾರಿಣೋ ಯೂಯಂ ಮತ್ತೋ  
ದೂರೀಭವತ | 28 ತದಾ ಇಬ್ರಾಹೀಮಂ ಇಷ್ಟಾಕಂ ಯಾಕೂಬಙ್ಗು  
ಸರ್ವಭವಿಷ್ಯದ್ವಾದಿನಶ್ಚ ಈಶ್ವರಸ್ಯ ರಾಜ್ಯಂ ಪ್ರಾಪ್ತಾನ್ ಸ್ವಾಂಶ್ಚ  
ಬಹಿಷ್ಕೃತಾನ್ ದೃಷ್ಟ್ವಾ ಯೂಯಂ ರೋದನಂ ದನ್ಬೈರ್ಧನ್ಯಘರ್ಷಣಙ್ಗು  
ಕರಿಷ್ಯಥ | 29 ಅಪರಙ್ಗು ಪೂರ್ವಪಶ್ಚಿಮದಕ್ಷಿಣೋತ್ತರದಿಗ್ಭ್ಯೋ  
ಲೋಕಾ ಆಗತ್ಯ ಈಶ್ವರಸ್ಯ ರಾಜ್ಯೇ ನಿವತ್ಸ್ಯಂತಿ | 30 ಪಶ್ಯತೇತ್ಥಂ  
ಶೇಷೀಯಾ ಲೋಕಾ ಅಗ್ರಾ ಭವಿಷ್ಯಂತಿ, ಅಗ್ರೀಯಾ ಲೋಕಾಶ್ಚ ಶೇಷಾ  
ಭವಿಷ್ಯಂತಿ | 31 ಅಪರಙ್ಗು ತಸ್ಮಿನ್ ದಿನೇ ಕಿಯನ್ತಃ ಫಿರೂಶಿನ ಆಗತ್ಯ  
ಯೀಶುಂ ಪ್ರೋಚುಃ, ಬಹಿರ್ಗಚ್ಯ ಸ್ಥಾನಾದಸ್ಮಾತ್ ಪ್ರಸ್ಥಾನಂ ಕುರು,  
ಹೇರೋದ್ ತ್ವಾಂ ಜಿಘಾಂಸತಿ | 32 ತತಃ ಸ ಪ್ರತ್ಯವೋಚತ್ ಪಶ್ಯತಾದ್ಯ  
ಶ್ಚಶ್ಚ ಭೂತಾನ್ ವಿಹಾಪ್ಯ ರೋಗಿಣೋಽರೋಗಿಣಃ ಕೃತ್ವಾ ತೃತೀಯೇಙ್ಗಿ  
ಸೇತ್ಸ್ಯಾಮಿ, ಕಥಾಮೇತಾಂ ಯೂಯಮಿತ್ವಾ ತಂ ಭೂರಿಮಾಯಂ  
ವದತ | 33 ತತ್ರಾಪ್ಯದ್ಯ ಶ್ಚ ಪರಶ್ಚಶ್ಚ ಮಯಾ ಗಮನಾಗಮನೇ  
ಕರ್ತವ್ಯೇ, ಯತೋ ಹೇತೋ ಯಿರೂಶಾಲಮೋ ಬಹಿಃ ಕುತ್ರಾಪಿ  
ಕೋಪಿ ಭವಿಷ್ಯದ್ವಾದೀ ನ ಘಾನಿಷ್ಯತೇ | 34 ಹೇ ಯಿರೂಶಾಲಮ್ ಹೇ  
ಯಿರೂಶಾಲಮ್ ತ್ವಂ ಭವಿಷ್ಯದ್ವಾದಿನೋ ಹಂಸಿ ತವಾನ್ತಿಕೇ ಪ್ರೇರಿತಾನ್  
ಪ್ರಸ್ತರೈರ್ಮಾರಯಸಿ ಚ, ಯಥಾ ಕುಕ್ಕುಟೇ ನಿಜಪಕ್ಷಾಧಃ ಸ್ವಶಾವಕಾನ್  
ಸಂಗೃಹ್ಣಾತಿ, ತಥಾಹಮಪಿ ತವ ಶಿಶೂನ್ ಸಂಗ್ರಹೀತುಂ ಕತಿವಾರಾನ್  
ಐಚ್ಛಂ ಕಿನ್ನು ತ್ವಂ ನೈಚ್ಛಃ | 35 ಪಶ್ಯತ ಯುಷ್ಮಾಕಂ ವಾಸಸ್ಥಾನಾನಿ  
ಪ್ರೋಚ್ಛಿದ್ಯಮಾನಾನಿ ಪರಿತ್ಯಕ್ತಾನಿ ಚ ಭವಿಷ್ಯಂತಿ; ಯುಷ್ಮಾನಹಂ  
ಯಥಾರ್ಥಂ ವದಾಮಿ, ಯಃ ಪ್ರಭೋ ನಾರ್ಮಾಗಚ್ಛತಿ ಸ ಧನ್ಯ ಇತಿ  
ವಾಚಂ ಯಾವತ್ಕಾಲಂ ನ ವದಿಷ್ಯಥ, ತಾವತ್ಕಾಲಂ ಯೂಯಂ ಮಾಂ  
ನ ದ್ರಕ್ಷ್ಯಥ |

**14** ಅನನ್ತರಂ ವಿಶ್ರಾಮವಾರೇ ಯೀಶೌ ಪ್ರಧಾನಸ್ಯ ಫಿರೂಶಿನೋ  
ಗೃಹೇ ಭೋಕ್ತುಂ ಗತವತಿ ತೇ ತಂ ವೀಕ್ಷಿತುಮ್ ಆರೇಭಿರೇ |  
2 ತದಾ ಜಲೋದರೀ ತಸ್ಯ ಸಮುಖೇ ಸ್ಥಿತಃ | 3 ತತಃ ಸ

ವ್ಯವಸ್ಥಾಪಕಾನ್ ಫಿರೂಶಿನಶ್ಚ ಪಪ್ರಚ್ಛ, ವಿಶ್ರಾಮವಾರೇ ಸ್ವಾಸ್ಥ್ಯಂ  
 ಕರ್ತವ್ಯಂ ನ ವಾ? ತತಸ್ತೇ ಕಿಮಪಿ ನ ಪ್ರತ್ಯೂಚುಃ| 4 ತದಾ  
 ಸ ತಂ ರೋಗಿಣಂ ಸ್ವಸ್ಥಂ ಕೃತ್ವಾ ವಿಸಸರ್ಜ; 5 ತಾನುವಾಚ  
 ಚ ಯುಷ್ಮಾಕಂ ಕಸ್ಯಚಿದ್ ಗರ್ಧಭೋ ವೃಷಭೋ ವಾ ಚೇದ್  
 ಗರ್ತೇ ಪತತಿ ತರ್ಹಿ ವಿಶ್ರಾಮವಾರೇ ತತ್ಕ್ಷಣಂ ಸ ಕಿಂ ತಂ  
 ನೋತ್ಥಾಪಯಿಷ್ಯತಿ? 6 ತತಸ್ತೇ ಕಥಾಯಾ ಏತಸ್ಯಾಃ ಕಿಮಪಿ ಪ್ರತಿವಕ್ತುಂ  
 ನ ಶೇಕುಃ| 7 ಅಪರಣ್ಣ ಪ್ರಧಾನಸ್ಥಾನಮನೋನೀತತ್ವಕರಣಂ  
 ವಿಲೋಕ್ಯ ಸ ನಿಮನ್ರಿತಾನ್ ಏತದುಪದೇಶಕಥಾಂ ಜಗಾದ, 8  
 ತ್ವಂ ವಿವಾಹಾದಿಭೋಜ್ಯೇಷು ನಿಮನ್ರಿತಃ ಸನ್ ಪ್ರಧಾನಸ್ಥಾನೇ  
 ಮೋಪಾವೇಕ್ಷೀಃ| ತ್ವತ್ತೋ ಗೌರವಾನ್ವಿತನಿಮನ್ರಿತಜನ ಆಯಾತೇ 9  
 ನಿಮನ್ರಿತಾತಾಗತ್ಯ ಮನುಷ್ಯಾಯೈತಸ್ಮೈ ಸ್ಥಾನಂ ದೇಹೀತಿ ವಾಕ್ಯಂ  
 ಚೇದ್ ವಕ್ಯತಿ ತರ್ಹಿ ತ್ವಂ ಸಜ್ಜುಚಿತೋ ಭೂತ್ವಾ ಸ್ಥಾನ ಇತರಸ್ಮಿನ್  
 ಉಪವೇಷ್ಯಮ್ ಉದ್ಯಂಸ್ಯಸಿ| 10 ಅಸ್ಮಾತ್ ಕಾರಣಾದೇವ ತ್ವಂ  
 ನಿಮನ್ರಿತೋ ಗತ್ವಾಪ್ರಧಾನಸ್ಥಾನ ಉಪವಿಶ, ತತೋ ನಿಮನ್ರಿತಾತಾಗತ್ಯ  
 ವದಿಷ್ಯತಿ, ಹೇ ಬನ್ಧೋ ಪ್ರೋಚ್ಚಸ್ಥಾನಂ ಗತ್ವೋಪವಿಶ, ತಥಾ ಸತಿ  
 ಭೋಜನೋಪವಿಷ್ಣಾನಾಂ ಸಕಲಾನಾಂ ಸಾಕ್ಷಾತ್ ತ್ವಂ ಮಾನ್ಯೋ  
 ಭವಿಷ್ಯಸಿ| 11 ಯಃ ಕಶ್ಚಿತ್ ಸ್ವಮುನ್ನಮಯತಿ ಸ ನಮಯಿಷ್ಯತೇ,  
 ಕಿನ್ತು ಯಃ ಕಶ್ಚಿತ್ ಸ್ವಂ ನಮಯತಿ ಸ ಉನ್ನಮಯಿಷ್ಯತೇ| 12  
 ತದಾ ಸ ನಿಮನ್ರಿತಾರಂ ಜನಮಪಿ ಜಗಾದ, ಮಧ್ಯಾಹ್ನೇ ರಾತ್ರೌ  
 ವಾ ಭೋಜ್ಯೇ ಕೃತೇ ನಿಜಬನ್ಧುಗಣೋ ವಾ ಭ್ರಾತೃಗಣೋ ವಾ  
 ಜ್ಞಾತಿಗಣೋ ವಾ ಧನಿಗಣೋ ವಾ ಸಮೀಪವಾಸಿಗಣೋ ವಾ ಏತಾನ್  
 ನ ನಿಮನ್ರಿತಯ, ತಥಾ ಕೃತೇ ಚೇತ್ ತೇ ತ್ವಾಂ ನಿಮನ್ರಿತಯಿಷ್ಯನ್ತಿ,  
 ತರ್ಹಿ ಪರಿಶೋಧೋ ಭವಿಷ್ಯತಿ| 13 ಕಿನ್ತು ಯದಾ ಭೇಜ್ಯಂ  
 ಕರೋಷಿ ತದಾ ದರಿದ್ರಶುಷ್ಕಕರಖಿಣ್ಣಾನ್ಧಾನ್ ನಿಮನ್ರಿತಯ, 14  
 ತತ ಆಶಿಷಂ ಲಪ್ಸ್ಯಸೇ, ತೇಷು ಪರಿಶೋಧಂ ಕರ್ತುಮಶಕ್ನುವತ್ಸು  
 ಶ್ಮಶಾನಾದ್ಧಾರ್ಮಿಕಾನಾಮುತ್ಥಾನಕಾಲೇ ತ್ವಂ ಫಲಾಂ ಲಪ್ಸ್ಯಸೇ|  
 15 ಅನನ್ತರಂ ತಾಂ ಕಥಾಂ ನಿಶಮ್ಯ ಭೋಜನೋಪವಿಷ್ಯಃ ಕಶ್ಚಿತ್  
 ಕಥಯಾಮಾಸ, ಯೋ ಜನ ಈಶ್ವರಸ್ಯ ರಾಜ್ಯೇ ಭೋಕ್ತುಂ ಲಪ್ಸ್ಯತೇ  
 ಸಏವ ಧನ್ಯಃ| 16 ತತಃ ಸ ಉವಾಚ, ಕಶ್ಚಿತ್ ಜನೋ ರಾತ್ರೌ ಭೇಜ್ಯಂ

ಕೃತ್ವಾ ಬಹೂನ್ ನಿಮನ್ತ್ರಯಾಮಾಸ | 17 ತತೋ ಭೋಜನಸಮಯೇ  
 ನಿಮನ್ತ್ರಿತಲೋಕಾನ್ ಆಹ್ವಾತುಂ ದಾಸದ್ವಾರಾ ಕಥಯಾಮಾಸ,  
 ಖದ್ಯದ್ರವ್ಯಾಣಿ ಸರ್ವಾಣಿ ಸಮಾಸಾದಿತಾನಿ ಸನ್ನಿ, ಯೂಯಮಾಗಚ್ಛತ |  
 18 ಕಿನ್ತು ತೇ ಸರ್ವಃ ಏಕೈಕಂ ಛಲಂ ಕೃತ್ವಾ ಕ್ಷಮಾಂ ಪ್ರಾರ್ಥಯಾ ಇಕ್ರಿರೇ |  
 ಪ್ರಥಮೋ ಜನಃ ಕಥಯಾಮಾಸ, ಕ್ಷೇತ್ರಮೇಕಂ ಕ್ರೀತವಾನಹಂ  
 ತದೇವ ದ್ರಷ್ಟುಂ ಮಯಾ ಗನ್ತವ್ಯಮ್, ಅತಏವ ಮಾಂ ಕ್ಷನ್ತುಂ ತಂ  
 ನಿವೇದಯ | 19 ಅನ್ಯೋ ಜನಃ ಕಥಯಾಮಾಸ, ದಶವೃಷಾಣಹಂ  
 ಕ್ರೀತವಾನ್ ತಾನ್ ಪರೀಕ್ಷಿತುಂ ಯಾಮಿ ತಸ್ಮಾದೇವ ಮಾಂ ಕ್ಷನ್ತುಂ  
 ತಂ ನಿವೇದಯ | 20 ಅಪರಃ ಕಥಯಾಮಾಸ, ವ್ಯೂಢವಾನಹಂ  
 ತಸ್ಮಾತ್ ಕಾರಣಾದ್ ಯಾತುಂ ನ ಶಕ್ನೋಮಿ | 21 ಪಶ್ಚಾತ್ ಸ ದಾಸೋ  
 ಗತ್ವಾ ನಿಜಪ್ರಭೋಃ ಸಾಕ್ಷಾತ್ ಸರ್ವವೃತ್ತಾಂತಂ ನಿವೇದಯಾಮಾಸ,  
 ತತೋಸೌ ಗೃಹಪತಿಃ ಕುಪಿತ್ವಾ ಸ್ವದಾಸಂ ವ್ಯಾಜಹಾರ, ತ್ವಂ ಸತ್ತರಂ  
 ನಗರಸ್ಯ ಸನ್ನಿವೇಶಾನ್ ಮಾರ್ಗಾಂಶ್ಚ ಗತ್ವಾ ದರಿದ್ರಶುಷ್ಕಕರಖಿನ್ನಾನ್  
 ಅತ್ರಾನಯ | 22 ತತೋ ದಾಸೋಽವದತ್, ಹೇ ಪ್ರಭೋ ಭವತ  
 ಅಜ್ಞಾನಸಾರೇಣಾಕ್ರಿಯತ ತಥಾಪಿ ಸ್ಥಾನಮಸ್ತಿ | 23 ತದಾ ಪ್ರಭುಃ ಪುನ  
 ದಾರ್ಸಾಯಾಕಥಯತ್, ರಾಜಪಥಾನ್ ವೃಕ್ಷಮೂಲಾನಿ ಚ ಯಾತ್ವಾ  
 ಮದೀಯಗೃಹಪೂರಣಾರ್ಥಂ ಲೋಕಾನಾಗನ್ತುಂ ಪ್ರವರ್ತಯ | 24  
 ಅಹಂ ಯುಷ್ಮಭ್ಯಂ ಕಥಯಾಮಿ, ಪೂರ್ವನಿಮನ್ತ್ರಿತಾನಮೇಕೋಪಿ  
 ಮಮಾಸ್ಯ ರಾತ್ರಿಭೋಜ್ಯಸ್ಯಾಸ್ವಾದಂ ನ ಪ್ರಾಪ್ಸ್ಯತಿ | 25 ಅನನ್ತರಂ  
 ಬಹುಷು ಲೋಕೇಷು ಯೀಶೋಃ ಪಶ್ಚಾದ್ ವ್ರಜಿತೇಷು ಸತ್ತು ಸ  
 ವ್ಯಾಘುಟ್ಟ್ಯ ತೇಭ್ಯಃ ಕಥಯಾಮಾಸ, 26 ಯಃ ಕಶ್ಚಿನ್ ಮಮ ಸಮೀಪಮ್  
 ಆಗತ್ಯ ಸ್ವಸ್ಯ ಮಾತಾ ಪಿತಾ ಪತ್ನೀ ಸನ್ತಾನಾ ಭ್ರಾತರೋ ಭಗಿಮ್ಯೋ  
 ನಿಜಪ್ರಾಣಾಶ್ಚ, ಏತೇಭ್ಯಃ ಸರ್ವೈರ್ಭ್ಯೋ ಮಯ್ಯಧಿಕಂ ಪ್ರೇಮ ನ ಕರೋತಿ,  
 ಸ ಮಮ ಶಿಷ್ಯೋ ಭವಿತುಂ ನ ಶಕ್ಯತಿ | 27 ಯಃ ಕಶ್ಚಿತ್ ಸ್ವೀಯಂ  
 ಕ್ರುಶಂ ವಹನ್ ಮಮ ಪಶ್ಚಾನ್ನ ಗಚ್ಛತಿ, ಸೋಪಿ ಮಮ ಶಿಷ್ಯೋ ಭವಿತುಂ  
 ನ ಶಕ್ಯತಿ | 28 ದುರ್ಗನಿರ್ಮಾಣೇ ಕತಿವ್ಯಯೋ ಭವಿಷ್ಯತಿ, ತಥಾ  
 ತಸ್ಯ ಸಮಾಪ್ತಿಕರಣಾರ್ಥಂ ಸಮ್ಪತ್ತಿರಸ್ತಿ ನ ವಾ, ಪ್ರಥಮಮುಪವಿಶ್ಯ  
 ಏತನ್ನ ಗಣಯತಿ, ಯುಷ್ಮಾಕಂ ಮಧ್ಯ ಏತಾದೃಶಃ ಕೋಸ್ತಿ? 29  
 ನೋಚೇದ್ ಭಿತ್ತಿಂ ಕೃತ್ವಾ ಶೇಷೇ ಯದಿ ಸಮಾಪಯಿತುಂ ನ ಶಕ್ಯತಿ,

30 ತರ್ಹಿ ಮಾನುಷೋಯಂ ನಿಚೇತುಮ್ ಆರಭತ ಸಮಾಪಯಿತುಂ  
ನಾಶಕ್ನೋತ್, ಇತಿ ವ್ಯಾಹೃತ್ಯ ಸರ್ವೇ ತಮುಪಹಸಿಷ್ಯನ್ತಿ | 31 ಅಪರಙ್ಗ  
ಭಿನ್ನಭೂಪತಿನಾ ಸಹ ಯುದ್ಧಂ ಕರ್ತುಮ್ ಉದ್ಯಮ್ಯ ದಶಸಹಸ್ರಾಣಿ  
ಸೈನ್ಯಾನಿ ಗೃಹೀತ್ವಾ ವಿಂಶತಿಸಹಸ್ರೇಃ ಸೈನ್ಯೈಃ ಸಹಿತಸ್ಯ ಸಮೀಪವಾಸಿನಃ  
ಸಮ್ಘಂ ಯಾತುಂ ಶಕ್ಯಾಮಿ ನ ವೇತಿ ಪ್ರಥಮಂ ಉಪವಿಶ್ಯ ನ  
ವಿಚಾರಯತಿ ಏತಾದ್ಯಶೋ ಭೂಮಿಪತಿಃ ಕಃ? 32 ಯದಿ ನ ಶಕ್ನೋತಿ  
ತರ್ಹಿ ರಿವಾವತಿದೂರೇ ತಿಷ್ಠತಿ ಸತಿ ನಿಜದೂತಂ ಪ್ರೇಷ್ಯ ಸನ್ಧಿಂ ಕರ್ತುಂ  
ಪ್ರಾರ್ಥಯೇತ | 33 ತದ್ವದ್ ಯುಷ್ಮಾಕಂ ಮಧ್ಯೇ ಯಃ ಕಶ್ಚಿನ್ ಮದರ್ಥಂ  
ಸರ್ವಸ್ವಂ ಹಾತುಂ ನ ಶಕ್ನೋತಿ ಸ ಮಮ ಶಿಷ್ಯೋ ಭವಿತುಂ ನ  
ಶಕ್ಯತಿ | 34 ಲವಣಮ್ ಉತ್ತಮಮ್ ಇತಿ ಸತ್ಯಂ, ಕಿನ್ನು ಯದಿ ಲವಣಸ್ಯ  
ಲವಣತ್ವಮ್ ಅಪಗಚ್ಛತಿ ತರ್ಹಿ ತತ್ ಕಥಂ ಸ್ವಾದುಯುಕ್ತಂ ಭವಿಷ್ಯತಿ?  
35 ತದ ಭೂಮ್ಯರ್ಥಮ್ ಆಲವಾಲರಾಶ್ಯರ್ಥಮಪಿ ಭದ್ರಂ ನ ಭವತಿ;  
ಲೋಕಾಸ್ತದ್ ಬಹಿಃ ಕ್ಷಿಪನ್ತಿ | ಯಸ್ಯ ಶ್ರೋತುಂ ಶ್ರೋತ್ರೇ ಸ್ತಃ ಸ  
ಶೃಣೋತು |

**15** ತದಾ ಕರಸಂಜ್ಞಾಯಿನಃ ಪಾಪಿನಶ್ಚ ಲೋಕಾ ಉಪದೇಶ್ಯಧಾಂ  
ಶ್ರೋತುಂ ಯೀಶೋಃ ಸಮೀಪಮ್ ಆಗಚ್ಛನ್ | 2 ತತಃ ಫಿರೂಶಿನ  
ಉಪಾಧ್ಯಾಯಾಶ್ಚ ವಿವದಮಾನಾಃ ಕಥಯಾಮಾಸುಃ ಏಷ ಮಾನುಷಃ  
ಪಾಪಿಭಿಃ ಸಹ ಪ್ರಣಯಂ ಕೃತ್ವಾ ತೈಃ ಸಾರ್ಧಂ ಭುಂಕ್ಷೇ | 3  
ತದಾ ಸ ತೇಭ್ಯ ಇಮಾಂ ದೃಷ್ಟ್ವಾನ್ತಕಥಾಂ ಕಥಿತವಾನ್, 4 ಕಸ್ಯಚಿತ್  
ಶತಮೇಷೇಷು ತಿಷ್ಠತ್ ತೇಷಾಮೇಕಂ ಸ ಯದಿ ಹಾರಯತಿ ತರ್ಹಿ  
ಮಧ್ಯೇಪ್ರಾನ್ತರಮ್ ಏಕೋನಶತಮೇಷಾನ್ ವಿಹಾಯ ಹಾರಿತಮೇಷಸ್ಯ  
ಉದ್ದೇಶಪ್ರಾಪ್ತಿಪರ್ಯಂತಂ ನ ಗವೇಷಯತಿ, ಏತಾದ್ಯಶೋ ಲೋಕೋ  
ಯುಷ್ಮಾಕಂ ಮಧ್ಯೇ ಕ ಆಸ್ತೀ? 5 ತಸ್ಯೋದ್ದೇಶಂ ಪ್ರಾಪ್ಯ ಹೃಷ್ಯಮನಾಸ್ತಂ  
ಸ್ಯನ್ಥೇ ನಿಧಾಯ ಸ್ವಸ್ಥಾನಮ್ ಆನೀಯ ಬನ್ಧುಬಾನ್ಧವಸಮೀಪವಾಸಿನ  
ಆಹೂಯ ವಕ್ತಿ, 6 ಹಾರಿತಂ ಮೇಷಂ ಪ್ರಾಪ್ತೋಹಮ್ ಅತೋ  
ಹೇತೋ ಮಯಾ ಸಾರ್ಧಮ್ ಆನಂದತ | 7 ತದ್ವದಹಂ ಯುಷ್ಮಾನ್  
ವದಾಮಿ, ಯೇಷಾಂ ಮನಃಪರಾವರ್ತನಸ್ಯ ಪ್ರಯೋಜನಂ ನಾಸ್ತಿ,  
ತಾದೃಶೈಕೋನಶತಧಾರ್ಮಿಕಕಾರಣಾದ್ ಯ ಆನಂದಸ್ತಸ್ಮಾದ್ ಏಕಸ್ಯ  
ಮನಃಪರಿವರ್ತಿನಃ ಪಾಪಿನಃ ಕಾರಣಾತ್ ಸ್ವರ್ಗೇ ಽಧಿಕಾನನ್ನೋ



ಜಾಯತೇ | 8 ಅಪರಙ್ಗು ದಶಾನಾಂ ರೂಪ್ಯಖಣ್ಣಾನಾಮ್ ಏಕಖಣ್ಣೇ  
 ಹಾರಿತೇ ಪ್ರದೀಪಂ ಪ್ರಜ್ವಲ್ಯ ಗೃಹಂ ಸಮಾರ್ಜ್ಯ ತಸ್ಯ ಪ್ರಾಪ್ತಿಂ ಯಾವದ್  
 ಯತ್ತೇನ ನ ಗವೇಷಯತಿ, ಏತಾದ್ಯಶೀ ಯೋಷಿತ್ ಕಾಸ್ತೇ? 9 ಪ್ರಾಪ್ತೇ  
 ಸತಿ ಬನ್ಧುಬಾನ್ಧವಸಮೀಪವಾಸಿನೀರಾಹೂಯ ಕಥಯತಿ, ಹಾರಿತಂ  
 ರೂಪ್ಯಖಣ್ಣಂ ಪ್ರಾಪ್ತಾಹಂ ತಸ್ಮಾದೇವ ಮಯಾ ಸಾರ್ಧಮ್ ಆನಂದತ |  
 10 ತದ್ವದಹಂ ಯುಷ್ಮಾನ್ ವ್ಯಾಹರಾಮಿ, ಏಕೇನ ಪಾಪಿನಾ ಮನಸಿ  
 ಪರಿವರ್ತಿತೇ, ಈಶ್ವರಸ್ಯ ದೂತಾನಾಂ ಮಧ್ಯೇಪ್ಯಾನಂದೋ ಜಾಯತೇ |  
 11 ಅಪರಙ್ಗು ಸ ಕಥಯಾಮಾಸ, ಕಸ್ಯಚಿದ್ ದ್ವೌ ಪುತ್ರಾವಾಸ್ತಾಂ, 12  
 ತಯೋಃ ಕನಿಷ್ಠಃ ಪುತ್ರಃ ಪಿತೃ ಕಥಯಾಮಾಸ, ಹೇ ಪಿತಸ್ತವ ಸಮ್ಪತ್ಯಾ  
 ಯಮಂಶಂ ಪ್ರಾಪ್ತ್ವಾಮ್ಯಹಂ ವಿಭಜ್ಯ ತಂ ದೇಹಿ, ತತಃ ಪಿತಾ ನಿಜಾಂ  
 ಸಮ್ಪತ್ತಿಂ ವಿಭಜ್ಯ ತಾಭ್ಯಾಂ ದದೌ | 13 ಕತಿಪಯಾತ್ ಕಾಲಾತ್  
 ಪರಂ ಸ ಕನಿಷ್ಠಪುತ್ರಃ ಸಮಸ್ತಂ ಧನಂ ಸಂಗೃಹ್ಯ ದೂರದೇಶಂ ಗತ್ವಾ  
 ದುಷ್ಟಾಚರಣೇನ ಸರ್ವಾಂ ಸಮ್ಪತ್ತಿಂ ನಾಶಯಾಮಾಸ | 14 ತಸ್ಯ  
 ಸರ್ವಧನೇ ವ್ಯಯಂ ಗತೇ ತದ್ದೇಶೇ ಮಹಾದುರ್ಭಿಕ್ಷಂ ಬಭೂವ, ತತಸ್ತಸ್ಯ  
 ದೈನ್ಯದಶಾ ಭವಿತುಮ್ ಆರೇಭೇ | 15 ತತಃ ಪರಂ ಸ ಗತ್ವಾ ತದ್ದೇಶೀಯಂ  
 ಗೃಹಸ್ಥಮೇಕಮ್ ಆಶ್ರಯತ; ತತಃ ಸತಂ ಶೂಕರವ್ರಜಂ ಚಾರಯಿತುಂ  
 ಪ್ರಾಂತರಂ ಪ್ರೇಷಯಾಮಾಸ | 16 ಕೇನಾಪಿ ತಸ್ಮೈ ಭಕ್ಷ್ಯಾದಾನಾತ್ ಸ  
 ಶೂಕರಫಲವಲ್ಕಲೇನ ಪಿಚಿಣ್ಣಪೂರಣಾಂ ವವಾಙ್ | 17 ಶೇಷೇ ಸ  
 ಮನಸಿ ಚೇತನಾಂ ಪ್ರಾಪ್ಯ ಕಥಯಾಮಾಸ, ಹಾ ಮಮ ಪಿತುಃ ಸಮೀಪೇ  
 ಕತಿ ಕತಿ ವೇತನಭುಜೋ ದಾಸಾ ಯಥೇಷ್ಟಂ ತತೋಧಿಕಙ್ಗು ಭಕ್ಷ್ಯಂ  
 ಪ್ರಾಪ್ತುವನ್ತಿ ಕಿನ್ತ್ವಹಂ ಕ್ಷುಧಾ ಮುಮೂರ್ಷುಃ | 18 ಅಹಮುತ್ಥಾಯ  
 ಪಿತುಃ ಸಮೀಪಂ ಗತ್ವಾ ಕಥಾಮೇತಾಂ ವದಿಷ್ಯಾಮಿ, ಹೇ ಪಿತರ್ ಈಶ್ವರಸ್ಯ  
 ತವ ಚ ವಿರುದ್ಧಂ ಪಾಪಮಕರವಮ್ 19 ತವ ಪುತ್ರಙ್ಗತಿ ವಿಖ್ಯಾತೋ  
 ಭವಿತುಂ ನ ಯೋಗ್ಯೋಸ್ಮಿ ಚ, ಮಾಂ ತವ ವೈತನಿಕಂ ದಾಸಂ ಕೃತ್ವಾ  
 ಸ್ಥಾಪಯ | 20 ಪಶ್ಚಾತ್ ಸ ಉತ್ಥಾಯ ಪಿತುಃ ಸಮೀಪಂ ಜಗಾಮ;  
 ತತಸ್ತಸ್ಯ ಪಿತಾತಿದೂರೇ ತಂ ನಿರೀಕ್ಷ್ಯ ದಯಾಙ್ಗುಕ್ರೇ, ಧಾವಿತ್ವಾ ತಸ್ಯ ಕಣ್ಣಂ  
 ಗೃಹೀತ್ವಾ ತಂ ಚುಚುಮ್ಬ ಚ | 21 ತದಾ ಪುತ್ರ ಉವಾಚ, ಹೇ ಪಿತರ್  
 ಈಶ್ವರಸ್ಯ ತವ ಚ ವಿರುದ್ಧಂ ಪಾಪಮಕರವಂ, ತವ ಪುತ್ರಙ್ಗತಿ ವಿಖ್ಯಾತೋ  
 ಭವಿತುಂ ನ ಯೋಗ್ಯೋಸ್ಮಿ ಚ | 22 ಕಿನ್ತು ತಸ್ಯ ಪಿತಾ ನಿಜದಾಸಾನ್

ಆದಿದೇಶ, ಸರ್ವೋತ್ತಮವಸ್ತ್ರಾಣ್ಯಾನೀಯ ಪರಿಧಾಪಯತೈನಂ  
ಹಸ್ತೇ ಚಾಜ್ಜುರೀಯಕಮ್ ಅರ್ಪಯತ ಪಾದಯೋಶ್ಚೋಪಾನಹೌ  
ಸಮರ್ಪಯತ; 23 ಪುಷ್ಪಂ ಗೋವತ್ಸಮ್ ಆನೀಯ ಮಾರಯತ  
ಚ ತಂ ಭುಕ್ತ್ವಾ ವಯಮ್ ಆನನ್ದಾಮ | 24 ಯತೋ ಮಮ  
ಪುತ್ರೋಯಮ್ ಅಮ್ರಿಯತ ಪುನರಜೀವೀದ್ ಹಾರಿತಶ್ಚ ಲಬ್ಧೋಭೂತ್  
ತತಸ್ತ ಆನಂದಿತುಮ್ ಆರೇಭಿರೇ | 25 ತತ್ಕಾಲೇ ತಸ್ಯ ಜ್ಯೇಷ್ಠಃ ಪುತ್ರಃ  
ಕ್ಷೇತ್ರ ಆನೀತ್ | ಅಥ ಸ ನಿವೇಶನಸ್ಯ ನಿಕಟಂ ಆಗಚ್ಛನ್ ನೃತ್ಯಾನಾಂ  
ವಾದ್ಯಾನಾಂ ಶಬ್ದಂ ಶ್ರುತ್ವಾ 26 ದಾಸಾನಾಮ್ ಏಕಮ್ ಆಹೂಯ  
ಪಪ್ರಚ್ಛ, ಕಿಂ ಕಾರಣಮಸ್ಯ? 27 ತತಃ ಸೋವಾದೀತ್, ತವ ಭ್ರಾತಾಗಮತ್,  
ತವ ತಾತಶ್ಚ ತಂ ಸುಶರೀರಂ ಪ್ರಾಪ್ಯ ಪುಷ್ಪಂ ಗೋವತ್ಸಂ ಮಾರಿತವಾನ್ |  
28 ತತಃ ಸ ಪ್ರಕುಪ್ಯ ನಿವೇಶನಾಂತಃ ಪ್ರವೇಷ್ವಂ ನ ಸಮ್ಮೇನೇ;  
ತತಸ್ತಸ್ಯ ಪಿತಾ ಬಹಿರಾಗತ್ಯ ತಂ ಸಾಧಯಾಮಾಸ | 29 ತತಃ ಸ  
ಪಿತರಂ ಪ್ರತ್ಯುವಾಚ, ಪಶ್ಯ ತವ ಕಾಂಕ್ಷಿದಪ್ಯಾಜ್ಞಾಂ ನ ವಿಲಂಘ್ಯ  
ಬಹೂನ್ ವತ್ಸರಾನ್ ಅಹಂ ತ್ವಾಂ ಸೇವೇ ತಥಾಪಿ ಮಿತ್ರೈಃ ಸಾರ್ಧಮ್  
ಉತ್ಸವಂ ಕರ್ತುಂ ಕದಾಪಿ ಛಾಗಮೇಕಮಪಿ ಮಹ್ಯಂ ನಾದದಾಃ;  
30 ಕಿನ್ನು ತವ ಯಃ ಪುತ್ರೋ ವೇಶ್ಯಾಗಮನಾದಿಭಿಸ್ತವ ಸಮ್ಪತ್ತಿಮ್  
ಅಪವ್ಯಯಿತವಾನ್ ತಸ್ಮಿನ್ನಾಗತಮಾತ್ರೇ ತಸ್ಯೈವ ನಿಮಿತ್ತಂ ಪುಷ್ಪಂ  
ಗೋವತ್ಸಂ ಮಾರಿತವಾನ್ | 31 ತದಾ ತಸ್ಯ ಪಿತಾವೋಚತ್, ಹೇ ಪುತ್ರ  
ತ್ವಂ ಸರ್ವದಾ ಮಯಾ ಸಹಾಸಿ ತಸ್ಮಾನ್ ಮಮ ಯದ್ಯದಾಸ್ತೇ ತತ್ಸರ್ವಂ  
ತವ | 32 ಕಿನ್ನು ತವಾಯಂ ಭ್ರಾತಾ ಮೃತಃ ಪುನರಜೀವೀದ್ ಹಾರಿತಶ್ಚ  
ಭೂತ್ವಾ ಪ್ರಾಪ್ನೋಭೂತ್, ಏತಸ್ಮಾತ್ ಕಾರಣಾದ್ ಉತ್ಸವಾನಂದ್  
ಕರ್ತುಮ್ ಉಚಿತಮಸ್ಮಾಕಮ್ |

**16** ಅಪರಣ್ಣ ಯೀಶುಃ ಶಿಷ್ಯೇಭ್ಯೋನ್ಯಾಮೇಕಾಂ ಕಥಾಂ  
ಕಥಯಾಮಾಸ ಕಸ್ಯಚಿದ್ ಧನವತೋ ಮನುಷ್ಯಸ್ಯ  
ಗೃಹಕಾರ್ಯಾರ್ಥೇ ಸಮ್ಪತ್ತೇರಪವ್ಯಯೇಽಪವಾದಿತೇ ಸತಿ 2 ತಸ್ಯ  
ಪ್ರಭುಸ್ತಮ್ ಆಹೂಯ ಜಗಾದ, ತ್ವಯಿ ಯಾಮಿಮಾಂ ಕಥಾಂ  
ಶೃಣೋಮಿ ಸಾ ಕೀದೃಶೀ? ತ್ವಂ ಗೃಹಕಾರ್ಯಾರ್ಥೇಶಕರ್ಮಣೋ  
ಗಣನಾಂ ದರ್ಶಯ ಗೃಹಕಾರ್ಯಾರ್ಥೇಶಪದೇ ತ್ವಂ ನ ಸ್ಥಾಸ್ಯಸಿ | 3  
ತದಾ ಸ ಗೃಹಕಾರ್ಯಾರ್ಥೇಶೋ ಮನಸಾ ಚಿಂತಯಾಮಾಸ, ಪ್ರಭು

ಯದಿ ಮಾಂ ಗೃಹಕಾರ್ಯಾಧೀಶಪದಾದ್ ಭ್ರಂಶಯತಿ ತರ್ಹಿ ಕಿಂ  
ಕರಿಷ್ಯೇಹಂ? ಮೃದಂ ಖನಿತುಂ ಮಮ ಶಕ್ತಿ ನಾಸ್ತಿ ಭಿಕ್ಷಿತುಂ  
ಲಜ್ಜಿಷ್ಯೇಹಂ | 4 ಅತಃ ಏವ ಮಯಿ ಗೃಹಕಾರ್ಯಾಧೀಶಪದಾತ್  
ಚ್ಯುತೇ ಸತಿ ಯಥಾ ಲೋಕಾ ಮಹ್ಯಮ್ ಆಶ್ರಯಂ ದಾಸ್ಯಂತಿ ತದರ್ಥಂ  
ಯತ್ಕರ್ಮ ಮಯಾ ಕರಣೀಯಂ ತನ್ ನಿರ್ಣೀಯತೇ | 5 ಪಶ್ಚಾತ್ ಸ  
ಸ್ವಪ್ರಭೋರೇಕೈಕಮ್ ಅಧರ್ಮಣಮ್ ಆಹೂಯ ಪ್ರಥಮಂ ಪಪ್ರಚ್ಛ  
ತ್ವತ್ತೋ ಮೇ ಪ್ರಭುಣಾ ಕತಿ ಪ್ರಾಪ್ಯಮ್? 6 ತತಃ ಸ ಉವಾಚ,  
ಏಕಶತಾಢಕತೈಲಾನಿ; ತದಾ ಗೃಹಕಾರ್ಯಾಧೀಶಃ ಪ್ರೋವಾಚ, ತವ  
ಪತ್ರಮಾನೀಯ ಶೀಘ್ರಮುಪವಿಶ್ಯ ತತ್ರ ಪಞ್ಚಾಶತಂ ಲಿಖ | 7  
ಪಶ್ಚಾದನ್ಯಮೇಕಂ ಪಪ್ರಚ್ಛ ತ್ವತ್ತೋ ಮೇ ಪ್ರಭುಣಾ ಕತಿ ಪ್ರಾಪ್ಯಮ್?  
ತತಃ ಸೋವಾದೀದ್ ಏಕಶತಾಢಕಗೋಧೂಮಾಃ; ತದಾ ಸ  
ಕಥಯಾಮಾಸ, ತವ ಪತ್ರಮಾನೀಯ ಅಶೀತಿಂ ಲಿಖ | 8 ತೇನೈವ  
ಪ್ರಭುಸ್ತಮಯಥಾರ್ಥಕೃತಮ್ ಅಧೀಶಂ ತದ್ಬುದ್ಧಿನ್ಯೈಪುಣ್ಯಾತ್  
ಪ್ರಶಶಂಸ; ಇತ್ಥಂ ದೀಪ್ತಿರೂಪಸನ್ನಾನೇಭ್ಯ ಏತತ್ಸಂಸಾರಸ್ಯ ಸನ್ನಾನಾ  
ವರ್ತಮಾನಕಾಲೇಽಧಿಕಬುದ್ಧಿಮನ್ತೋ ಭವಂತಿ | (aiōn g165) 9 ಅತೋ  
ವದಾಮಿ ಯೂಯಮಪ್ಯಯಥಾರ್ಥೇನ ಧನೇನ ಮಿತ್ರಾಣಿ ಲಭದ್ಧಂ  
ತತೋ ಯುಷ್ಮಾಸು ಪದಭ್ರಷ್ಟೇಷ್ವಪಿ ತಾನಿ ಚಿರಕಾಲಮ್ ಆಶ್ರಯಂ  
ದಾಸ್ಯಂತಿ | (aiōnios g166) 10 ಯಃ ಕಶ್ಚಿತ್ ಕ್ಷುದ್ರೇ ಕಾರ್ಯೇ ವಿಶ್ವಾಸ್ಯೋ  
ಭವತಿ ಸ ಮಹತಿ ಕಾರ್ಯೇಪಿ ವಿಶ್ವಾಸ್ಯೋ ಭವತಿ, ಕಿನ್ನು ಯಃ  
ಕಶ್ಚಿತ್ ಕ್ಷುದ್ರೇ ಕಾರ್ಯೇಽವಿಶ್ವಾಸ್ಯೋ ಭವತಿ ಸ ಮಹತಿ  
ಕಾರ್ಯೇಪ್ಯವಿಶ್ವಾಸ್ಯೋ ಭವತಿ | 11 ಅತಃ ಏವ ಅಯಥಾರ್ಥೇನ ಧನೇನ  
ಯದಿ ಯೂಯಮವಿಶ್ವಾಸ್ಯಾ ಜಾತಾಸ್ತರ್ಹಿ ಸತ್ಯಂ ಧನಂ ಯುಷ್ಮಾಕಂ  
ಕರೇಷು ಕಃ ಸಮರ್ಪಯಿಷ್ಯತಿ? 12 ಯದಿ ಚ ಪರಧನೇನ ಯೂಯಮ್  
ಅವಿಶ್ವಾಸ್ಯಾ ಭವಥ ತರ್ಹಿ ಯುಷ್ಮಾಕಂ ಸ್ವಕೀಯಧನಂ ಯುಷ್ಮಭ್ಯಂ  
ಕೋ ದಾಸ್ಯತಿ? 13 ಕೋಪಿ ದಾಸ ಉಭೌ ಪ್ರಭೂ ಸೇವಿತುಂ ನ ಶಕ್ನೋತಿ,  
ಯತ ಏಕಸ್ಮಿನ್ ಪ್ರೀಯಮಾಣೋಽನ್ಯಸ್ಮಿನ್ನಪ್ರೀಯತೇ ಯದ್ವಾ ಏಕಂ  
ಜನಂ ಸಮಾದೃತ್ಯ ತದನ್ಯಂ ತುಚ್ಛೀಕರೋತಿ ತದ್ವದ್ ಯೂಯಮಪಿ  
ಧನೇಶ್ವರೌ ಸೇವಿತುಂ ನ ಶಕ್ನುಥ | 14 ತದೈತಾಃ ಸರ್ವಾಃ ಕಥಾಃ ಶ್ರುತ್ವಾ  
ಲೋಭಿಫಿರೂಶಿನಸ್ತಮುಪಜಹಸುಃ | 15 ತತಃ ಸ ಉವಾಚ, ಯೂಯಂ

ಮನುಷ್ಯಾಣಾಂ ನಿಕಟೇ ಸ್ನಾನ್ ನಿರ್ದೋಷಾನ್ ದರ್ಶಯಥ ಕಿನ್ನು  
 ಯುಷ್ಮಾಕಮ್ ಅನ್ವಃಕರಣಾನೀಶ್ವರೋ ಜಾನಾತಿ, ಯತ್  
 ಮನುಷ್ಯಾಣಾಮ್ ಅತಿ ಪ್ರಶಂಸ್ಯಂ ತದ್ ಈಶ್ವರಸ್ಯ ಘೃಣ್ಯಂ | 16  
 ಯೋಹನ ಆಗಮನಪರ್ಯಂತಂ ಯುಷ್ಮಾಕಂ ಸಮೀಪೇ  
 ವ್ಯವಸ್ಥಾಭವಿಷ್ಯದ್ವಾದಿನಾಂ ಲೇಖನಾನಿ ಚಾಸನ್ ತತಃ ಪ್ರಭೃತಿ  
 ಈಶ್ವರರಾಜ್ಯಸ್ಯ ಸುಸಂವಾದಃ ಪ್ರಚರತಿ, ಏಕೈಕೋ ಲೋಕಸ್ತನ್ಮದ್ಯಂ  
 ಯತ್ನೇನ ಪ್ರವಿಶತಿ ಚ | 17 ವರಂ ನಭಸಃ ಪೃಥಿವ್ಯಾಶ್ಚ ಲೋಪೋ  
 ಭವಿಷ್ಯತಿ ತಥಾಪಿ ವ್ಯವಸ್ಥಾಯಾ ಏಕಬಿನ್ನೋರಪಿ ಲೋಪೋ ನ  
 ಭವಿಷ್ಯತಿ | 18 ಯಃ ಕಶ್ಚಿತ್ ಸ್ವೀಯಾಂ ಭಾರ್ಯಾಂ ವಿಹಾಯ  
 ಸ್ತ್ರಿಯಮನ್ಯಾಂ ವಿವಹತಿ ಸ ಪರದಾರಾನ್ ಗಚ್ಛತಿ, ಯಶ್ಚ ತಾ ತ್ಯಕ್ತಾಂ  
 ನಾರೀಂ ವಿವಹತಿ ಸೋಪಿ ಪರದಾರಾನ ಗಚ್ಛತಿ | 19 ಏಕೋ ಧನೀ  
 ಮನುಷ್ಯಃ ಶುಕ್ಲಾನಿ ಸೂಕ್ಷ್ಮಾಣಿ ವಸ್ತ್ರಾಣಿ ಪರ್ಯದಧಾತ್ ಪ್ರತಿದಿನಂ  
 ಪರಿತೋಷರೂಪೇಣಾಭುಂಕ್ತಾಪಿವಚ್ಛ | 20 ಸರ್ವ್ವಾಜ್ಞೇ  
 ಕ್ಷತಯುಕ್ತ ಇಲಿಯಾಸರನಾಮಾ ಕಶ್ಚಿದ್ ದರಿದ್ರಸ್ತಸ್ಯ ಧನವತೋ  
 ಭೋಜನಪಾತ್ರಾತ್ ಪತಿತಮ್ ಉಚ್ಛಿಷ್ಟಂ ಭೋಕ್ತುಂ ವಾಙ್ಮನ್  
 ತಸ್ಯ ದ್ವಾರೇ ಪತಿತ್ವಾತಿಷ್ಠತ್; 21 ಅಥ ಶ್ವಾನ ಆಗತ್ಯ ತಸ್ಯ  
 ಕ್ಷತಾನ್ಯಲಿಹನ್ | 22 ಕಿಯತ್ಕಾಲಾತ್ಪರಂ ಸ ದರಿದ್ರಃ ಪ್ರಾಣಾನ್ ಜಹೌ;  
 ತತಃ ಸ್ವರ್ಗೀಯದೂತಾಸ್ತಂ ನೀತ್ವಾ ಇಬ್ರಾಹೀಮಃ ಕ್ರೋಡ  
 ಉಪವೇಶಯಾಮಾಸುಃ | 23 ಪಶ್ಚಾತ್ ಸ ಧನವಾನಪಿ ಮಮಾರ, ತಂ  
 ಶ್ಮಶಾನೇ ಸ್ಥಾಪಯಾಮಾಸುಶ್ಚ; ಕಿನ್ನು ಪರಲೋಕೇ ಸ ವೇದನಾಕುಲಃ  
 ಸನ್ ಊರ್ಧ್ವಾಂ ನಿರೀಕ್ಷ್ಯ ಬಹುದೂರಾದ್ ಇಬ್ರಾಹೀಮಂ ತತ್ಕ್ರೋಡ  
 ಇಲಿಯಾಸರಙ್ಗ ವಿಲೋಕ್ಯ ರುವನ್ನುವಾಚ; (Hadēs 986) 24 ಹೇ ಪಿತರ್  
 ಇಬ್ರಾಹೀಮ್ ಅನುಗೃಹ್ಯ ಅಜ್ಜುಲಗ್ರಭಾಗಂ ಜಲೇ ಮಜ್ಜಯಿತ್ವಾ ಮಮ  
 ಚಿಹ್ನಾಂ ಶೀತಲಾಂ ಕರ್ತುಮ್ ಇಲಿಯಾಸರಂ ಪ್ರೇರಯ, ಯತೋ  
 ವಕ್ಷಿಸಿಖಾತೋಹಂ ವ್ಯಥಿತೋಸ್ಮಿ | 25 ತದಾ ಇಬ್ರಾಹೀಮ್ ಬಭಾಷೇ,  
 ಹೇ ಪುತ್ರ ತ್ವಂ ಜೀವನ್ ಸಮ್ಪದಂ ಪ್ರಾಪ್ತವಾನ್ ಇಲಿಯಾಸರಸ್ತು  
 ವಿಪದಂ ಪ್ರಾಪ್ತವಾನ್ ಏತತ್ ಸ್ಮರ, ಕಿನ್ನು ಸಮ್ಪತಿ ತಸ್ಯ ಸುಖಂ ತವ ಚ  
 ದುಃಖಂ ಭವತಿ | 26 ಅಪರಮಪಿ ಯುಷ್ಮಾಕಮ್ ಅಸ್ಮಾಕಙ್ಗ  
 ಸ್ಥಾನಯೋ ಮರ್ಧ್ವೇ ಮಹದ್ವಿಚ್ಛೇದೋಽಸ್ಮಿ ತತ ಏತತ್ಸಾನಸ್ಯ

ಲೋಕಾಸ್ತತ್ ಸ್ಥಾನಂ ಯಾತುಂ ಯದ್ವಾ ತತ್ಸ್ಥಾನಸ್ಯ ಲೋಕಾ ಏತತ್  
ಸ್ಥಾನಮಾಯಾತುಂ ನ ಶಕ್ನುವನ್ತಿ | 27 ತದಾ ಸ ಉಕ್ತವಾನ್, ಹೇ  
ಪಿತೃರ್ಹಿ ತ್ವಾಂ ನಿವೇದಯಾಮಿ ಮಮ ಪಿತು ಗೇರ್ಹೇ ಯೇ ಮಮ  
ಪಙ್ಗು ಭ್ರಾತರಃ ಸನ್ತಿ 28 ತೇ ಯದೈತದ್ ಯಾತನಾಸ್ಥಾನಂ  
ನಾಯಾಸ್ಯನ್ತಿ ತಥಾ ಮನ್ತ್ರಣಾಂ ದಾತುಂ ತೇಷಾಂ ಸಮೀಪಮ್  
ಇಲಿಯಾಸರಂ ಪ್ರೇರಯ | 29 ತತ ಇಬ್ರಾಹೀಮ್ ಉವಾಚ,  
ಮೂಸಾಭವಿಷ್ಯದ್ವಾದಿನಾಙ್ಗ ಪುಸ್ತಕಾನಿ ತೇಷಾಂ ನಿಕಟೇ ಸನ್ತಿ ತೇ  
ತದ್ವಚನಾನಿ ಮನ್ಯಂತಾಂ | 30 ತದಾ ಸ ನಿವೇದಯಾಮಾಸ, ಹೇ ಪಿತರ್  
ಇಬ್ರಾಹೀಮ್ ನ ತಥಾ, ಕಿನ್ನು ಯದಿ ಮೃತಲೋಕಾನಾಂ ಕಶ್ಚಿತ್  
ತೇಷಾಂ ಸಮೀಪಂ ಯಾತಿ ತರ್ಹಿ ತೇ ಮನಾಂಸಿ ವ್ಯಾಘೋಟಯಿಷ್ಯನ್ತಿ |  
31 ತತ ಇಬ್ರಾಹೀಮ್ ಜಗಾದ, ತೇ ಯದಿ ಮೂಸಾಭವಿಷ್ಯದ್ವಾದಿನಾಙ್ಗ  
ವಚನಾನಿ ನ ಮನ್ಯಂತೇ ತರ್ಹಿ ಮೃತಲೋಕಾನಾಂ ಕಸ್ಮಿಂಶ್ಚಿದ್  
ಉತ್ಥಿತೇಪಿ ತೇ ತಸ್ಯ ಮನ್ತ್ರಣಾಂ ನ ಮಂಸ್ಯಂತೇ |

**17** ಇತಃ ಪರಂ ಯೀಶುಃ ಶಿಷ್ಯಾನ್ ಉವಾಚ, ವಿಘ್ನೇಶ್ವರವಶ್ಯಮ್  
ಆಗಂತವ್ಯಂ ಕಿನ್ನು ವಿಘ್ನಾ ಯೇನ ಘಟಿಷ್ಯಂತೇ ತಸ್ಯ ದುರ್ಗತಿ ಭವಿಷ್ಯತಿ |  
2 ಏತೇಷಾಂ ಕ್ಷುದ್ರಪ್ರಾಣಿನಾಮ್ ಏಕಸ್ಯಾಪಿ ವಿಘ್ನಜನನಾತ್  
ಕಣ್ವಬದ್ಧಪೇಷಣೀಕಸ್ಯ ತಸ್ಯ ಸಾಗರಾಗಾಧಜಲೇ ಮಜ್ಜನಂ ಭದ್ರಂ | 3  
ಯೂಯಂ ಸ್ವೇಷು ಸಾವಧಾನಾಸ್ತಿಷ್ಯತಃ; ತವ ಭ್ರಾತಾ ಯದಿ ತವ ಕಿಞ್ಚಿದ್  
ಅಪರಾದ್ಯತಿ ತರ್ಹಿ ತಂ ತರ್ಜಯ, ತೇನ ಯದಿ ಮನಃ ಪರಿವರ್ತಯತಿ  
ತರ್ಹಿ ತಂ ಕ್ಷಮಸ್ವ | 4 ಪುನರೇಕದಿನಮದ್ಯೇ ಯದಿ ಸ ತವ  
ಸಪ್ತಕೃತ್ನೋಽಪರಾದ್ಯತಿ ಕಿನ್ನು ಸಪ್ತಕೃತ್ನ ಆಗತ್ಯ ಮನಃ ಪರಿವರ್ತ್ಯ  
ಮಯಾಪರಾದ್ಯಮ್ ಇತಿ ವದತಿ ತರ್ಹಿ ತಂ ಕ್ಷಮಸ್ವ | 5 ತದಾ ಪ್ರೇರಿತಾಃ  
ಪ್ರಭುಮ್ ಅವದನ್ ಅಸ್ಮಾಕಂ ವಿಶ್ವಾಸಂ ವರ್ಧಯ | 6  
ಪ್ರಭುರುವಾಚ, ಯದಿ ಯುಷ್ಮಾಕಂ ಸರ್ಷಪೈಕಪ್ರಮಾಣೋ  
ವಿಶ್ವಾಸೋಸ್ತಿ ತರ್ಹಿ ತ್ವಂ ಸಮೂಲಮುತ್ಪಾಟಿತೋ ಭೂತ್ವಾ ಸಮುದ್ರೇ  
ರೋಪಿತೋ ಭವ ಕಥಾಯಾಮ್ ಏತಸ್ಯಾಮ್ ಏತದುಡುಮ್ಪರಾಯ  
ಕಥಿತಾಯಾಂ ಸ ಯುಷ್ಮಾಕಮಾಜ್ಞಾವಹೋ ಭವಿಷ್ಯತಿ | 7 ಅಪರಂ  
ಸ್ವದಾಸೇ ಹಲಂ ವಾಹಯಿತ್ವಾ ವಾ ಪಶೂನ್ ಚಾರಯಿತ್ವಾ ಕ್ಷೇತ್ರಾದ್  
ಆಗತೇ ಸತಿ ತಂ ವದತಿ, ಏಹಿ ಭೋಕ್ತುಮುಪವಿಶ, ಯುಷ್ಮಾಕಮ್

ಏತಾದೃಶಃ ಕೋಸ್ತಿ? 8 ವರಣ್ಣ ಪೂರ್ವ್ವಂ ಮಮ ಖಾದ್ಯಮಾಸಾದ್ಯ  
 ಯಾವದ್ ಭುಂಜ್ಜೇ ಪಿವಾಮಿ ಚ ತಾವದ್ ಬದ್ಧಕಟಿಃ ಪರಿಚರ  
 ಪಶ್ಚಾತ್ ತ್ವಮಪಿ ಭೋಕ್ಷ್ಯಸೇ ಪಾಸ್ಯಸಿ ಚ ಕಥಾಮೀದೃಶೀಂ ಕಿಂ  
 ನ ವಕ್ಷ್ಯತಿ? 9 ತೇನ ದಾಸೇನ ಪ್ರಭೋರಾಜ್ಞಾನುರೂಪೇ  
 ಕರ್ಮಣಿ ಕೃತೇ ಪ್ರಭುಃ ಕಿಂ ತಸ್ಮಿನ್ ಬಾಧಿತೋ ಜಾತಃ? ನೇತ್ಥಂ  
 ಬುದ್ಧತೇ ಮಯಾ | 10 ಇತ್ಥಂ ನಿರೂಪಿತೇಷು ಸರ್ವ್ವಕರ್ಮಸು  
 ಕೃತೇಷು ಸತ್ಮ ಯೂಯಮಪೀದಂ ವಾಕ್ಯಂ ವದಥ, ವಯಮ್  
 ಅನುಪಕಾರಿಣೋ ದಾಸಾ ಅಸ್ಮಾಭಿಯದ್ಯತ್ಕರ್ತವ್ಯಂ ತನ್ಮಾತ್ರಮೇವ  
 ಕೃತಂ | 11 ಸ ಯಿರೂಶಾಲಮಿ ಯಾತ್ರಾಂ ಕುರ್ವನ್  
 ಶೋಮಿರೋಣ್ಣಾಲಿಲ್ಪದೇಶಮದ್ಧೇನ ಗಚ್ಛತಿ, 12 ಏತರ್ಹಿ ಕುತ್ರಚಿದ್  
 ಗ್ರಾಮೇ ಪ್ರವೇಶಮಾತ್ರೇ ದಶಕುಷ್ಟಿನಸ್ತಂ ಸಾಕ್ಷಾತ್ ಕೃತ್ವಾ 13 ದೂರೇ  
 ತಿಷ್ಠನತ ಉಚ್ಛ್ರೇ ವರ್ತುಮಾರೇಭಿರೇ, ಹೇ ಪ್ರಭೋ ಯೀಶೋ  
 ದಯಸ್ವಾಸ್ಮಾನ್ | 14 ತತಃ ಸ ತಾನ್ ದೃಷ್ಟ್ವಾ ಜಗಾದ, ಯೂಯಂ  
 ಯಾಜಕಾನಾಂ ಸಮೀಪೇ ಸ್ವಾನ್ ದರ್ಶಯತ, ತತಸ್ತೇ ಗಚ್ಛನ್ನೋ  
 ರೋಗಾತ್ ಪರಿಷ್ಕೃತಾಃ | 15 ತದಾ ತೇಷಾಮೇಕಃ ಸ್ವಂ ಸ್ವಸ್ಥಂ ದೃಷ್ಟ್ವಾ  
 ಪ್ರೋಚ್ಛೈರೀಶ್ವರಂ ಧನ್ಯಂ ವದನ್ ವ್ಯಾಘುಟ್ಯಾಯಾತೋ ಯೀಶೋ  
 ಗುಣಾನನುವದನ್ ತಚ್ಚರಣಾಧೋಭೂಮೌ ಪಪಾತ; 16 ಸ ಚಾಸೀತ್  
 ಶೋಮಿರೋಣೀ | 17 ತದಾ ಯೀಶುರವದತ್, ದಶಜನಾಃ ಕಿಂ ನ  
 ಪರಿಷ್ಕೃತಾಃ? ತಹ್ಯನ್ಯೇ ನವಜನಾಃ ಕುತ್ರ? 18 ಈಶ್ವರಂ ಧನ್ಯಂ  
 ವದಂತಮ್ ಏನಂ ವಿದೇಶಿನಂ ವಿನಾ ಕೋಪ್ಯನ್ಯೋ ನ ಪ್ರಾಪ್ಯತ | 19  
 ತದಾ ಸ ತಮುವಾಚ, ತ್ವಮುತ್ಥಾಯ ಯಾಹಿ ವಿಶ್ವಾಸಸ್ತೇ ತ್ವಾಂ ಸ್ವಸ್ಥಂ  
 ಕೃತವಾನ್ | 20 ಅಥ ಕದೇಶ್ವರಸ್ಯ ರಾಜತ್ವಂ ಭವಿಷ್ಯತೀತಿ ಫಿರೂಶಿಭಿಃ  
 ಪೃಷ್ಟೇ ಸ ಪ್ರತ್ಯುವಾಚ, ಈಶ್ವರಸ್ಯ ರಾಜತ್ವಮ್ ಏಶ್ವರ್ಯದರ್ಶನೇನ ನ  
 ಭವಿಷ್ಯತಿ | 21 ಅತ ಏತಸ್ಮಿನ್ ಪಶ್ಯ ತಸ್ಮಿನ್ ವಾ ಪಶ್ಯ, ಇತಿ ವಾಕ್ಯಂ  
 ಲೋಕಾ ವಕ್ತುಂ ನ ಶಕ್ಯನ್ತಿ, ಈಶ್ವರಸ್ಯ ರಾಜತ್ವಂ ಯುಷ್ಮಾಕಮ್  
 ಅನ್ತರೇವಾಸ್ತೇ | 22 ತತಃ ಸ ಶಿಷ್ಯಾನ್ ಜಗಾದ, ಯದಾ ಯುಷ್ಮಾಭಿ  
 ಮನುಜಸುತಸ್ಯ ದಿನಮೇಕಂ ದ್ರಷ್ಟುಮ್ ವಾಚ್ಛಿಷ್ಯತೇ ಕಿನ್ನು ನ  
 ದರ್ಶಿಷ್ಯತೇ, ಈದೃಕ್ಕಾಲ ಆಯಾತಿ | 23 ತದಾತ್ರ ಪಶ್ಯ ವಾ ತತ್ರ ಪಶ್ಯೇತಿ  
 ವಾಕ್ಯಂ ಲೋಕಾ ವಕ್ಯನ್ತಿ, ಕಿನ್ನು ತೇಷಾಂ ಪಶ್ಚಾತ್ ಮಾ ಯಾತ,

ಮಾನುಗಚ್ಛತ ಚ | 24 ಯತಸ್ತಡಿದ್ ಯಥಾಕಾಶೈಕದಿಶ್ಯುದಿಯ  
 ತದನ್ಯಾಮಪಿ ದಿಶಂ ವ್ಯಾಪ್ಯ ಪ್ರಕಾಶತೇ ತದ್ವತ್ ನಿಜದಿನೇ  
 ಮನುಜಸೂನುಃ ಪ್ರಕಾಶಿಷ್ಯತೇ | 25 ಕಿನ್ನು ತತ್ಪೂರ್ವಂ  
 ತೇನಾನೇಕಾನಿ ದುಃಖಾನಿ ಭೋಕ್ತವ್ಯಾನ್ಯೇತದ್ವರ್ತಮಾನಲೋಕೈಶ್ಚ  
 ಸೋಽವಜ್ಞಾತವ್ಯಃ | 26 ನೋಹಸ್ಯ ವಿದ್ಯಮಾನಕಾಲೇ ಯಥಾಭವತ್  
 ಮನುಷ್ಯಸೂನೋಃ ಕಾಲೇಪಿ ತಥಾ ಭವಿಷ್ಯತಿ | 27  
 ಯಾವತ್ಕಾಲಂ ನೋಹೋ ಮಹಾಪೋತಂ ನಾರೋಹದ್  
 ಆಪ್ಲಾವಿವಾಯ್ಕೇತ್ಯ ಸರ್ವಂ ನಾನಾಶಯಚ್ಛ ತಾವತ್ಕಾಲಂ ಯಥಾ  
 ಲೋಕಾ ಅಭುಜ್ಞತಾಪಿವನ್ ವ್ಯವಹನ್ ವ್ಯವಾಹಯಂಶ್ಚ; 28  
 ಇತ್ಥಂ ಲೋಟೋ ವರ್ತಮಾನಕಾಲೇಪಿ ಯಥಾ ಲೋಕಾ  
 ಭೋಜನಪಾನಕ್ರಯವಿಕ್ರಯರೋಪಣಗೃಹನಿರ್ಮಾಣಕರ್ಮಸು  
 ಪ್ರಾವರ್ತಂತ, 29 ಕಿನ್ನು ಯದಾ ಲೋಟ್ ಸಿದೋಮೋ ನಿರ್ಜಗಾಮ  
 ತದಾ ನಭಸಃ ಸಗನ್ಧಕಾಗ್ನಿವೃಷ್ಟಿ ಭೂತ್ವಾ ಸರ್ವಂ ವ್ಯನಾಶಯತ್ 30  
 ತದ್ವನ್ ಮಾನವಪುತ್ರಪ್ರಕಾಶದಿನೇಪಿ ಭವಿಷ್ಯತಿ | 31 ತದಾ ಯದಿ  
 ಕಶ್ಚಿದ್ ಗೃಹೋಪರಿ ತಿಷ್ಠತಿ ತರ್ಹಿ ಸ ಗೃಹಮಧ್ಯಾತ್ ಕಿಮಪಿ  
 ದ್ರವ್ಯಮಾನೇತುಮ್ ಅವರುಹ್ಯ ನೈತು; ಯಶ್ಚ ಕ್ಷೇತ್ರೇ ತಿಷ್ಠತಿ ಸೋಪಿ  
 ವ್ಯಾಘುಟ್ಟಿ ನಾಯಾತು | 32 ಲೋಟಃ ಪತ್ನೀಂ ಸ್ಮರತ | 33 ಯಃ  
 ಪ್ರಾಣಾನ್ ರಕ್ಷಿತುಂ ಚೇಷ್ಟಿಷ್ಯತೇ ಸ ಪ್ರಾಣಾನ್ ಹಾರಯಿಷ್ಯತಿ ಯಸ್ತು  
 ಪ್ರಾಣಾನ್ ಹಾರಯಿಷ್ಯತಿ ಸಏವ ಪ್ರಾಣಾನ್ ರಕ್ಷಿಷ್ಯತಿ | 34  
 ಯುಷ್ಮಾನಹಂ ವಚ್ಛಿ ತಸ್ಯಾಂ ರಾತ್ರೌ ಶಯ್ಯೈಕಗತಯೋ  
 ಲೋಕಯೋರೇಕೋ ಧಾರಿಷ್ಯತೇ ಪರಸ್ಪಕ್ಯತೇ | 35 ಸ್ತ್ರಿಯೌ  
 ಯುಗಪತ್ ಪೇಷಣೀಂ ವ್ಯಾವರ್ತಯಿಷ್ಯತಸ್ತಯೋರೇಕಾ ಧಾರಿಷ್ಯತೇ  
 ಪರಾತ್ಪಕ್ಯತೇ | 36 ಪುರುಷೌ ಕ್ಷೇತ್ರೇ ಸ್ಥಾಸ್ಯತಸ್ತಯೋರೇಕೋ ಧಾರಿಷ್ಯತೇ  
 ಪರಸ್ಪಕ್ಯತೇ | 37 ತದಾ ತೇ ಪಪ್ರಚ್ಛುಃ, ಹೇ ಪ್ರಭೋ ಕುತ್ರೇತ್ಥಂ  
 ಭವಿಷ್ಯತಿ? ತತಃ ಸ ಉವಾಚ, ಯತ್ರ ಶವಸ್ತಿಷ್ಯತಿ ತತ್ರ ಗೃಧ್ರಾ ಮಿಲನ್ತಿ |

**18** ಅಪರಣ್ಣ ಲೋಕೈರಕ್ಲಾನ್ಯೈ ನಿರನ್ತರಂ ಪ್ರಾರ್ಥಯಿತವ್ಯಮ್  
 ಇತ್ಯಾಶಯೇನ ಯೀಶುನಾ ದೃಷ್ಟಾನ್ತ ಏಕಃ ಕಥಿತಃ | 2 ಕುತ್ರಚಿನ್ನಗರೇ  
 ಕಶ್ಚಿತ್ ಪ್ರಾಡ್ವಿವಾಕ ಆಸೀತ್ ಸ ಈಶ್ವರಾನ್ನಾಬಿಭೇತ್ ಮಾನುಷಾಂಶ್ಚ  
 ನಾಮನ್ಯತ | 3 ಅಥ ತತ್ಪುರವಾಸಿನೀ ಕಾಚಿದ್ವಿಧವಾ ತತ್ಸಮೀಪಮೇತ್ಯ

ವಿವಾದಿನಾ ಸಹ ಮಮ ವಿವಾದಂ ಪರಿಷ್ಕುರ್ವಿತಿ ನಿವೇದಯಾಮಾಸ |  
 4 ತತಃ ಸ ಪ್ರಾಡ್ವಿವಾಕಃ ಕಿಯದ್ವಿನಾನಿ ನ ತದಭೇಕೃತವಾನ್ ಪಶ್ಚಾಚ್ಚಿತ್ತೇ  
 ಚಿನ್ತಯಾಮಾಸ, ಯದ್ಯಪೀಶ್ವರಾನ್ವ ಬಿಭೇಮಿ ಮನುಷ್ಯಾನಪಿ ನ  
 ಮನ್ಯೇ 5 ತಥಾಪ್ಯೇಷಾ ವಿಧವಾ ಮಾಂ ಕ್ಲಿಶ್ನಾತಿ ತಸ್ಮಾದಸ್ಯಾ ವಿವಾದಂ  
 ಪರಿಷ್ಕುರಿಷ್ಯಾಮಿ ನೋಚೇತ್ ಸಾ ಸದಾಗತ್ಯ ಮಾಂ ವ್ಯಗ್ರಂ ಕರಿಷ್ಯತಿ |  
 6 ಪಶ್ಚಾತ್ ಪ್ರಭುರವದದ್ ಅಸಾವನ್ಯಾಯಪ್ರಾಡ್ವಿವಾಕೋ ಯದಾಹ  
 ತತ್ರ ಮನೋ ನಿಧದ್ಧಂ | 7 ಈಶ್ವರಸ್ಯ ಯೇ ಽಭಿರುಚಿತಲೋಕಾ  
 ದಿವಾನಿಶಂ ಪ್ರಾರ್ಥಯಂತೇ ಸ ಬಹುದಿನಾನಿ ವಿಲಮ್ಬ್ಯಾಪಿ ತೇಷಾಂ  
 ವಿವಾದಾನ್ ಕಿಂ ನ ಪರಿಷ್ಕುರಿಷ್ಯತಿ? 8 ಯುಷ್ಮಾನಹಂ ವದಾಮಿ ತ್ವರಯಾ  
 ಪರಿಷ್ಕುರಿಷ್ಯತಿ, ಕಿನ್ತು ಯದಾ ಮನುಷ್ಯಪುತ್ರ ಆಗಮಿಷ್ಯತಿ ತದಾ ಪೃಥಿವ್ಯಾಂ  
 ಕಿಮೀದೃಶಂ ವಿಶ್ವಾಸಂ ಪ್ರಾಪ್ಸ್ಯತಿ? 9 ಯೇ ಸ್ವಾನ್ ಧಾರ್ಮಿಕಾನ್ ಜ್ಞಾತ್ವಾ  
 ಪರಾನ್ ತುಚ್ಛೇಕುರ್ವನ್ತಿ ಏತಾದ್ಯಗ್ಭ್ಯಃ, ಕಿಯದ್ಯ್ಞ ಇಮಂ ದೃಷ್ಟ್ವಾನ್ತಂ  
 ಕಥಯಾಮಾಸ | 10 ಏಕಃ ಫಿರೂಶ್ಯಪರಃ ಕರಸಇಶ್ಚಾಯೀ ದ್ವಾವಿಮೌ  
 ಪ್ರಾರ್ಥಯಿತುಂ ಮನ್ನಿರಂ ಗತೌ | 11 ತತೋಽಸೌ ಫಿರೂಶ್ಯೇಕಪಾರ್ಶ್ವೇ  
 ತಿಷ್ಠನ್ ಹೇ ಈಶ್ವರ ಅಹಮನ್ಯಲೋಕವತ್ ಲೋಠಯಿತಾನ್ಯಾಯೀ  
 ಪಾರದಾರಿಕಶ್ಚ ನ ಭವಾಮಿ ಅಸ್ಯ ಕರಸಇಶ್ಚಾಯಿನಸ್ತುಲ್ಯಶ್ಚ ನ, ತಸ್ಮಾತ್ತ್ವಾಂ  
 ಧನ್ಯಂ ವದಾಮಿ | 12 ಸಪ್ತಸು ದಿನೇಷು ದಿನದ್ವಯಮುಪವಸಾಮಿ  
 ಸರ್ವಸಮ್ಯತ್ತೇ ದಶಮಾಂಶಂ ದದಾಮಿ ಚ, ಏತತ್ಕಥಾಂ ಕಥಯನ್  
 ಪ್ರಾರ್ಥಯಾಮಾಸ | 13 ಕಿನ್ತು ಸ ಕರಸಇಶ್ಚಾಯೀ ದೂರೇ ತಿಷ್ಠನ್ ಸ್ವರ್ಗಂ  
 ದ್ರಷ್ಟುಂ ನೇಚ್ಛನ್ ವಕ್ಷಸಿ ಕರಾಘಾತಂ ಕುರ್ವನ್ ಹೇ ಈಶ್ವರ ಪಾಪಿಷ್ಯಂ  
 ಮಾಂ ದಯಸ್ವ, ಇತ್ಥಂ ಪ್ರಾರ್ಥಯಾಮಾಸ | 14 ಯುಷ್ಮಾನಹಂ  
 ವದಾಮಿ, ತಯೋರ್ದ್ವಯೋ ಮರ್ದ್ಯೇ ಕೇವಲಃ ಕರಸಇಶ್ಚಾಯೀ  
 ಪುಣ್ಯವತ್ತ್ವೇನ ಗಣಿತೋ ನಿಜಗೃಹಂ ಜಗಾಮ, ಯತೋ ಯಃ ಕಶ್ಚಿತ್  
 ಸ್ವಮುನ್ನಮಯತಿ ಸ ನಾಮಯಿಷ್ಯತೇ ಕಿನ್ತು ಯಃ ಕಶ್ಚಿತ್ ಸ್ವಂ ನಮಯತಿ  
 ಸ ಉನ್ನಮಯಿಷ್ಯತೇ | 15 ಅಥ ಶಿಶೂನಾಂ ಗಾತ್ರಸ್ವರ್ಶಾರ್ಥಂ  
 ಲೋಕಾಸ್ತಾನ್ ತಸ್ಯ ಸಮೀಪಮಾನಿನ್ಯಃ ಶಿಷ್ಯಾಸ್ತದ್ ದೃಷ್ಟ್ವಾನ್ನೇತೃನ್  
 ತರ್ಜಯಾಮಾಸುಃ, 16 ಕಿನ್ತು ಯೀಶುಸ್ತಾನಾಹೂಯ ಜಗಾದ,  
 ಮನ್ನಿಕಟಮ್ ಆಗಂತುಂ ಶಿಶೂನ್ ಅನುಜಾನೀದ್ಧಂ ತಾಂಶ್ಚ ಮಾ  
 ವಾರಯತ; ಯತ ಈಶ್ವರರಾಜ್ಯಾಧಿಕಾರಿಣ ಏಷಾಂ ಸದೃಶಾಃ | 17



ಅಹಂ ಯುಷ್ಮಾನ್ ಯಥಾರ್ಥಂ ವದಾಮಿ, ಯೋ ಜನಃ ಶಿಶೋಃ  
 ಸದೃಶೋ ಭೂತ್ವಾ ಈಶ್ವರರಾಜ್ಯಂ ನ ಗೃಹ್ಣಾತಿ ಸ ಕೇನಾಪಿ ಪ್ರಕಾರೇಣ  
 ತತ್ ಪ್ರವೇಷ್ಟುಂ ನ ಶಕ್ನೋತಿ | 18 ಅಪರಮ್ ಏಕೋಧಿಪತಿಸ್ತಂ  
 ಪಪ್ರಚ್ಛ, ಹೇ ಪರಮಗುರೋ, ಅನನ್ತಾಯುಷಃ ಪ್ರಾಪ್ತಯೇ ಮಯಾ  
 ಕಿಂ ಕರ್ತವ್ಯಂ? (aiōnios g166) 19 ಯೀಶುರುವಾಚ, ಮಾಂ ಕುತಃ  
 ಪರಮಂ ವದಸಿ? ಈಶ್ವರಂ ವಿನಾ ಕೋಪಿ ಪರಮೋ ನ ಭವತಿ |  
 20 ಪರದಾರಾನ್ ಮಾ ಗಚ್ಛ, ನರಂ ಮಾ ಜಹಿ, ಮಾ ಚೋರಯ,  
 ಮಿಥ್ಯಾಸಾಕ್ಷ್ಯಂ ಮಾ ದೇಹಿ, ಮಾತರಂ ಪಿತರಂ ಸಂಮನ್ಯಸ್ವ, ಏತಾ  
 ಯಾ ಆಜ್ಞಾಃ ಸಂತಿ ತಾಸ್ವಂ ಜಾನಾಸಿ | 21 ತದಾ ಸ ಉವಾಚ,  
 ಬಾಲ್ಯಕಾಲಾತ್ ಸರ್ವ್ವಾ ಏತಾ ಆಚರಾಮಿ | 22 ಇತಿ ಕಥಾಂ ಶ್ರುತ್ವಾ  
 ಯೀಶುಸ್ತಮವದತ್, ತಥಾಪಿ ತವೈಕಂ ಕರ್ಮ್ ನ್ಯೂನಮಾಸ್ತೇ, ನಿಜಂ  
 ಸರ್ವ್ವಸ್ತಂ ವಿಕ್ರೀಯ ದರಿದ್ರೇಭ್ಯೋ ವಿತರ, ತಸ್ಮಾತ್ ಸ್ವರ್ಗೇ ಧನಂ  
 ಪ್ರಾಪ್ಸ್ಯಸಿ; ತತ ಆಗತ್ಯ ಮಮಾನುಗಾಮೀ ಭವ | 23 ಕಿನ್ವೇತಾಂ ಕಥಾಂ  
 ಶ್ರುತ್ವಾ ಸೋಧಿಪತಿಃ ಶುಶೋಚ, ಯತಸ್ತಸ್ಯ ಬಹುಧನಮಾಸೀತ್ | 24  
 ತದಾ ಯೀಶುಸ್ತಮತಿಶೋಕಾನ್ವಿತಂ ದೃಷ್ಟ್ವಾ ಜಗಾದ, ಧನವತಾಮ್  
 ಈಶ್ವರರಾಜ್ಯಪ್ರವೇಶಃ ಕೀದೃಗ್ ದುಷ್ಕರಃ | 25 ಈಶ್ವರರಾಜ್ಯೇ ಧನಿನಃ  
 ಪ್ರವೇಶಾತ್ ಸೂಚೇಶ್ಚಿದ್ರೇಣ ಮಹಾಜ್ಞಸ್ಯ ಗಮನಾಗಮನೇ ಸುಕರೇ |  
 26 ಶ್ಲೋತಾರಃ ಪಪ್ರಚ್ಛುಸ್ತರ್ಹಿ ಕೇನ ಪರಿತ್ರಾಣಂ ಪ್ರಾಪ್ಸ್ಯತೇ? 27 ಸ  
 ಉಕ್ತವಾನ್, ಯನ್ ಮಾನುಷೇಣಾಶಕ್ಯಂ ತದ್ ಈಶ್ವರೇಣ ಶಕ್ಯಂ |  
 28 ತದಾ ಪಿತರ ಉವಾಚ, ಪಶ್ಯ ವಯಂ ಸರ್ವ್ವಸ್ತಂ ಪರಿತ್ಯಜ್ಯ ತವ  
 ಪಶ್ಚಾದ್ಗಾಮಿನೋಽಭವಾಮ | 29 ತತಃ ಸ ಉವಾಚ, ಯುಷ್ಮಾನಹಂ  
 ಯಥಾರ್ಥಂ ವದಾಮಿ, ಈಶ್ವರರಾಜ್ಯಾರ್ಥಂ ಗೃಹಂ ಪಿತರೌ ಭ್ರಾತೃಗಣಂ  
 ಜಾಯಾಂ ಸನ್ನಾನಾಂಶ್ಚ ತ್ಯಕ್ತವಾ 30 ಇಹ ಕಾಲೇ ತತೋಽಧಿಕಂ  
 ಪರಕಾಲೇ ಽನನ್ತಾಯುಶ್ಚ ನ ಪ್ರಾಪ್ಸ್ಯತಿ ಲೋಕ ಈದೃಶಃ ಕೋಪಿ ನಾಸ್ತಿ |  
 (aiōn g165, aiōnios g166) 31 ಅನನ್ತರಂ ಸ ದ್ವಾದಶಶಿಷ್ಯಾನಾಹೂಯ  
 ಬಭಾಷೇ, ಪಶ್ಯತ ವಯಂ ಯಿರೂಶಾಲಮ್ಮಗರಂ ಯಾಮುಃ, ತಸ್ಮಾತ್  
 ಮನುಷ್ಯಪುತ್ರೇ ಭವಿಷ್ಯದ್ವಾದಿಭಿರುಕ್ತಂ ಯದಸ್ತಿ ತದನುರೂಪಂ ತಂ  
 ಪ್ರತಿ ಘಟಿಷ್ಯತೇ; 32 ವಸ್ತುತಸ್ತು ಸೋಽನ್ಯದೇಶೀಯಾನಾಂ ಹಸ್ತೇಷು  
 ಸಮರ್ಪಯಿಷ್ಯತೇ, ತೇ ತಮುಪಹಸಿಷ್ಯಂತಿ, ಅನ್ಯಾಯಮಾಚರಿಷ್ಯಂತಿ

ತದ್ವಪುಷಿ ನಿಷ್ಪೀವಂ ನಿಕ್ಷೇಪ್ಸ್ಯನ್ನಿ, ಕಶಾಭಿಃ ಪ್ರಹೃತ್ಯ ತಂ ಹನಿಷ್ಯನ್ನಿ  
 ಚ, 33 ಕಿನ್ನು ತೃತೀಯದಿನೇ ಸ ಶ್ರುಶಾನಾದ್ ಉತ್ಥಾಸ್ಯತಿ | 34  
 ಏತಸ್ಯಾಃ ಕಥಾಯಾ ಅಭಿಪ್ರಾಯಂ ಕಿಂಚಿದಪಿ ತೇ ಬೋದ್ಧಂ ನ  
 ಶೇಕುಃ ತೇಷಾಂ ನಿಕಟೇಽಸ್ವಷ್ಟತವಾತ್ ತಸ್ಯೈತಾಸಾಂ ಕಥಾನಾಮ್  
 ಆಶಯಂ ತೇ ಜ್ಞಾತುಂ ನ ಶೇಕುಶ್ಚ | 35 ಅಥ ತಸ್ಮಿನ್ ಯಿರೀಹೋಃ  
 ಪುರಸ್ಕಾಂತಿಕಂ ಪ್ರಾಪ್ತೇ ಕಶ್ಚಿದನ್ಯಃ ಪಥಃ ಪಾರ್ಶ್ವ ಉಪವಿಶ್ಯ ಭಿಕ್ಷಾಮ್  
 ಅಕರೋತ್ 36 ಸ ಲೋಕಸಮೂಹಸ್ಯ ಗಮನಶಬ್ದಂ ಶ್ರುತ್ವಾ ತತ್ಕಾರಣಂ  
 ಪೃಷ್ಟವಾನ್ | 37 ನಾಸರತೀಯಯೀಶುರ್ಯಾತೀತಿ ಲೋಕೈರುಕ್ತೇ ಸ  
 ಉಚ್ಚೈರ್ವಕ್ತುಮಾರೇಭೇ, 38 ಹೇ ದಾಯೂದಃ ಸನ್ತಾನ ಯೀಶೋ ಮಾಂ  
 ದಯಸ್ವ | 39 ತತೋಗ್ರಗಾಮಿನಸ್ತಂ ಮೌನೀ ತಿಷ್ಠೇತಿ ತರ್ಜಯಾಮಾಸುಃ  
 ಕಿನ್ನು ಸ ಪುನಾರುವನ್ ಉವಾಚ, ಹೇ ದಾಯೂದಃ ಸನ್ತಾನ ಮಾಂ  
 ದಯಸ್ವ | 40 ತದಾ ಯೀಶುಃ ಸ್ಥಗಿತೋ ಭೂತ್ವಾಸ್ತಾಂತಿಕೇ ತಮಾನೇತುಮ್  
 ಆದಿದೇಶ | 41 ತತಃ ಸ ತಸ್ಯಾಂತಿಕಮ್ ಆಗಮತ್, ತದಾ ಸ ತಂ ಪಪ್ರಚ್ಛ,  
 ತ್ವಂ ಕಿಮಿಚ್ಛಸಿ? ತ್ವದರ್ಥಮಹಂ ಕಿಂ ಕರಿಷ್ಯಾಮಿ? ಸ ಉಕ್ತವಾನ್, ಹೇ  
 ಪ್ರಭೋಽಹಂ ದ್ರಷ್ಟುಂ ಲಭ್ಯೆ | 42 ತದಾ ಯೀಶುರುವಾಚ, ದೃಷ್ಟಿಶಕ್ತಿಂ  
 ಗೃಹಾಣ ತವ ಪ್ರತ್ಯಯಸ್ತಾಂ ಸ್ವಸ್ಥಂ ಕೃತವಾನ್ | 43 ತತಸ್ತತ್ಕ್ಷಣಾತ್  
 ತಸ್ಯ ಚಕ್ಷುಷೀ ಪ್ರಸನ್ನೇ; ತಸ್ಮಾತ್ ಸ ಈಶ್ವರಂ ಧನ್ಯಂ ವದನ್ ತತ್ಪಶ್ಚಾದ್  
 ಯಯೌ, ತದಾಲೋಕ್ಯ ಸರ್ವೇ ಲೋಕಾ ಈಶ್ವರಂ ಪ್ರಶಂಸಿತುಮ್  
 ಆರೇಭಿರೇ |

**19** ಯದಾ ಯೀಶು ಯಿರೀಹೋಪುರಂ ಪ್ರವಿಶ್ಯ ತನ್ನದ್ಯೇನ  
 ಗಚ್ಛಂಸ್ತದಾ 2 ಸಕೇಯನಾಮಾ ಕರಸಇ್ಶಾಯಿನಾಂ ಪ್ರಧಾನೋ  
 ಧನವಾನೇಕೋ 3 ಯೀಶುಃ ಕೀದೃಗಿತಿ ದ್ರಷ್ಟುಂ ಚೇಷ್ಟಿತವಾನ್ ಕಿನ್ನು  
 ಖರ್ವ್ವತ್ಪಾಲೋಕಸಂಘಮಧ್ಯೇ ತದ್ವರ್ಶನಮಪ್ರಾಪ್ಯ 4 ಯೇನ  
 ಪಥಾ ಸ ಯಾಸ್ಯತಿ ತತ್ಪಥೇಽಗ್ರೇ ಧಾವಿತ್ವಾ ತಂ ದ್ರಷ್ಟುಮ್  
 ಉಡುಮ್ಬರತರುಮಾರುರೋಹ | 5 ಪಶ್ಚಾದ್ ಯೀಶುಸ್ತತ್ಸ್ಥಾನಮ್  
 ಇತ್ವಾ ಊರ್ಧ್ವಂ ವಿಲೋಕ್ಯ ತಂ ದೃಷ್ಟ್ವಾ ವಾದೀತ್, ಹೇ ಸಕೇಯ ತ್ವಂ  
 ಶೀಘ್ರಮವರೋಹ ಮಯಾದ್ಯ ತ್ವದ್ಗೇಹೇ ವಸ್ತವ್ಯಂ | 6 ತತಃ ಸ  
 ಶೀಘ್ರಮವರುಹ್ಯ ಸಾಹ್ಲಾದಂ ತಂ ಜಗ್ರಾಹ | 7 ತದ್ ದೃಷ್ಟ್ವಾ ಸರ್ವೇ  
 ವಿವದಮಾನಾ ವಕ್ತುಮಾರೇಭಿರೇ, ಸೋತಿಥಿತ್ವೇನ ದುಷ್ಟಲೋಕಗೃಹಂ

ಗಚ್ಛತಿ | 8 ಕಿನ್ನು ಸಕ್ಕೇಯೋ ದಣ್ಣಾಯಮಾನೋ ವಕ್ತುಮಾರೇಭೇ, ಹೇ  
 ಪ್ರಭೋ ಪಶ್ಯ ಮಮ ಯಾ ಸಮ್ಪತ್ತಿರಸ್ತಿ ತದರ್ಥಂ ದರಿದ್ರೇಭ್ಯೋ ದದೇ,  
 ಅಪರಮ್ ಅನ್ಯಾಯಂ ಕೃತ್ವಾ ಕಸ್ಮಾದಪಿ ಯದಿ ಕದಾಪಿ ಕಿಚ್ಛಿತ್  
 ಮಯಾ ಗೃಹೀತಂ ತರ್ಹಿ ತಚ್ಚತುರ್ಗುಣಂ ದದಾಮಿ | 9 ತದಾ  
 ಯೇಶುಸ್ತಮುಕ್ತವಾನ್ ಅಯಮಪಿ ಇಬ್ರಾಹೀಮಃ ಸನ್ನಾನೋಽತಃ  
 ಕಾರಣಾದ್ ಅದ್ಯಾಸ್ಯ ಗೃಹೇ ತ್ರಾಣಮುಪಸ್ಥಿತಂ | 10 ಯದ್ ಹಾರಿತಂ  
 ತತ್ ಮೃಗಯಿತುಂ ರಕ್ಷಿತುಂ ಮನುಷ್ಯಪುತ್ರ ಆಗತವಾನ್ | 11 ಅಥ ಸ  
 ಯಿರೂಶಾಲಮಃ ಸಮೀಪ ಉಪಾತಿಷ್ಯದ್ ಈಶ್ವರರಾಜತ್ವಸ್ಯಾನುಷ್ಠಾನಂ  
 ತದೈವ ಭವಿಷ್ಯತೀತಿ ಲೋಕೈರನ್ವಭೂಯತ, ತಸ್ಮಾತ್ ಸ ಶ್ರೋತೃಭ್ಯಃ  
 ಪುನರ್ದೃಷ್ಟಾನ್ತಕಥಾಮ್ ಉತ್ಥಾಪ್ಯ ಕಥಯಾಮಾಸ | 12 ಕೋಪಿ  
 ಮಹಾಲೋಕೋ ನಿಜಾರ್ಥಂ ರಾಜತ್ವಪದಂ ಗೃಹೀತ್ವಾ ಪುನರಾಗನ್ತುಂ  
 ದೂರದೇಶಂ ಜಗಾಮ | 13 ಯಾತ್ರಾಕಾಲೇ ನಿಜಾನ್ ದಶದಾಸಾನ್  
 ಆಹೂಯ ದಶಸ್ವರ್ಣಮುದ್ರಾ ದತ್ತ್ವಾ ಮಮಾಗಮನಪರ್ಯಂತಂ  
 ವಾಣಿಜ್ಯಂ ಕುರುತೇತ್ಯಾದಿದೇಶ | 14 ಕಿನ್ನು ತಸ್ಯ ಪ್ರಜಾಸ್ತಮವಜ್ಞಾಯ  
 ಮನುಷ್ಯಮೇನಮ್ ಅಸ್ಮಾಕಮುಪರಿ ರಾಜತ್ವಂ ನ ಕಾರಯಿವ್ಯಾಮ  
 ಇಮಾಂ ವಾರ್ತಾಂ ತನ್ನಿಕಟೇ ಪ್ರೇರಯಾಮಾಸುಃ | 15 ಅಥ ಸ  
 ರಾಜತ್ವಪದಂ ಪ್ರಾಪ್ಯಾಗತವಾನ್ ಏಕೈಕೋ ಜನೋ ಬಾಣಿಜ್ಯೇನ ಕಿಂ  
 ಲಬ್ಧವಾನ್ ಇತಿ ಜ್ಞಾತುಂ ಯೇಷು ದಾಸೇಷು ಮುದ್ರಾ ಅರ್ಪಯತ್  
 ತಾನ್ ಆಹೂಯಾನೇತುಮ್ ಆದಿದೇಶ | 16 ತದಾ ಪ್ರಥಮ ಆಗತ್ಯ  
 ಕಥಿತವಾನ್, ಹೇ ಪ್ರಭೋ ತವ ತಯೈಕಯಾ ಮುದ್ರಯಾ ದಶಮುದ್ರಾ  
 ಲಬ್ಧಾಃ | 17 ತತಃ ಸ ಉವಾಚ ತ್ವಮುತ್ತಮೋ ದಾಸಃ ಸ್ವಲ್ಪೇನ ವಿಶ್ವಾಸ್ಯೋ  
 ಜಾತ ಇತಃ ಕಾರಣಾತ್ ತ್ವಂ ದಶನಗರಾಣಾಮ್ ಅಧಿಪೋ ಭವ | 18  
 ದ್ವಿತೀಯ ಆಗತ್ಯ ಕಥಿತವಾನ್, ಹೇ ಪ್ರಭೋ ತವೈಕಯಾ ಮುದ್ರಯಾ  
 ಪಞ್ಚಮುದ್ರಾ ಲಬ್ಧಾಃ | 19 ತತಃ ಸ ಉವಾಚ, ತ್ವಂ ಪಞ್ಚಾನಾಂ  
 ನಗರಾಣಾಮಧಿಪತಿ ಭವ | 20 ತತೋನ್ಯ ಆಗತ್ಯ ಕಥಯಾಮಾಸ, ಹೇ  
 ಪ್ರಭೋ ಪಶ್ಯ ತವ ಯಾ ಮುದ್ರಾ ಅಹಂ ವಸ್ತ್ರೇ ಬದ್ಧಾಸ್ಥಾಪಯಂ  
 ಸೇಯಂ | 21 ತ್ವಂ ಕೃಪಣೋ ಯನ್ನಾಸ್ಥಾಪಯಸ್ತದಪಿ ಗೃಹ್ಯಾಸಿ,  
 ಯನ್ನಾವಪಸ್ತದೇವ ಚ ಛಿನತ್ಸಿ ತತೋಹಂ ತ್ವತ್ತೋ ಭೀತಃ | 22 ತದಾ ಸ  
 ಜಗಾದ, ರೇ ದುಷ್ಟದಾಸ ತವ ವಾಕ್ಯೇನ ತ್ವಾಂ ದೋಷಿಣಂ ಕರಿಷ್ಯಾಮಿ,

ಯದಹಂ ನಾಸ್ಥಾಪಯಂ ತದೇವ ಗೃಹ್ಲಾಮಿ, ಯದಹಂ ನಾವಪಞ್ಚ  
ತದೇವ ಛಿನದ್ಮಿ, ಏತಾದೃಶಃ ಕೃಪಣೋಹಮಿತಿ ಯದಿ ತ್ವಂ ಜಾನಾಸಿ,  
23 ತರ್ಹಿ ಮಮ ಮುದ್ರಾ ಬಣಿಜಾಂ ನಿಕಟೇ ಕುತೋ ನಾಸ್ಥಾಪಯಃ?  
ತಯಾ ಕೃತೇಹಮ್ ಆಗತ್ಯ ಕುಸೀದೇನ ಸಾರ್ಧಂ ನಿಜಮುದ್ರಾ  
ಅಪ್ರಾಪ್ಸ್ಯಮ್ | 24 ಪಶ್ಚಾತ್ ಸ ಸಮೀಪಸ್ಥಾನ್ ಜನಾನ್ ಆಜ್ಞಾಪಯತ್  
ಅಸ್ಮಾತ್ ಮುದ್ರಾ ಆನೀಯ ಯಸ್ಯ ದಶಮುದ್ರಾಃ ಸನ್ತಿ ತಸ್ಮೈ ದತ್ತ | 25  
ತೇ ಪ್ರೋಚುಃ ಪ್ರಭೋಽಸ್ಯ ದಶಮುದ್ರಾಃ ಸನ್ತಿ | 26 ಯುಷ್ಮಾನಹಂ  
ವದಾಮಿ ಯಸ್ಯಾಶ್ರಯೇ ವದ್ಧತೇ ಽಧಿಕಂ ತಸ್ಮೈ ದಾಯಿಷ್ಯತೇ, ಕಿನ್ತು  
ಯಸ್ಯಾಶ್ರಯೇ ನ ವದ್ಧತೇ ತಸ್ಯ ಯದ್ಯದಸ್ತಿ ತದಪಿ ತಸ್ಮಾನ್  
ನಾಯಿಷ್ಯತೇ | 27 ಕಿನ್ತು ಮಮಾಧಿಪತಿತ್ವಸ್ಯ ವಶತ್ವೇ ಸ್ಥಾತುಮ್  
ಅಸಮ್ಮನ್ಯಮಾನಾ ಯೇ ಮಮ ರಿಪವಸ್ತಾನಾನೀಯ ಮಮ  
ಸಮಕ್ಷಂ ಸಂಹರತ | 28 ಇತ್ಯುಪದೇಶಕಥಾಂ ಕಥಯಿತ್ವಾ  
ಸೋಗ್ರಗಃ ಸನ್ ಯಿರೂಶಾಲಮಪುರಂ ಯಯೌ | 29 ತತೋ  
ಬೈತ್ಥಗೀಬೈಥನೀಯಾಗ್ರಾಮಯೋಃ ಸಮೀಪೇ ಜೈತುನಾದ್ರೇರನ್ತಿಕಮ್  
ಇತ್ವಾ ಶಿಷ್ಯದ್ವಯಮ್ ಇತ್ಯುಕ್ತ್ವಾ ಪ್ರೇಷಯಾಮಾಸ, 30 ಯುವಾಮಮುಂ  
ಸಮ್ಮುಖಸ್ಥಾಗ್ರಾಮಂ ಪ್ರವಿಶ್ಯೈವ ಯಂ ಕೋಪಿ ಮಾನುಷಃ ಕದಾಪಿ  
ನಾರೋಹತ್ ತಂ ಗರ್ಧಭಶಾವಕಂ ಬದ್ಧಂ ದ್ರಕ್ಷ್ಯಥಸ್ತಂ  
ಮೋಚಯಿತ್ವಾನಯತಂ | 31 ತತ್ರ ಕುತೋ ಮೋಚಯಥಃ? ಇತಿ  
ಚೇತ್ ಕೋಪಿ ವಕ್ಷ್ಯತಿ ತರ್ಹಿ ವಕ್ಷ್ಯಥಃ ಪ್ರಭೇರತ್ರ ಪ್ರಯೋಜನಮ್  
ಆಸ್ತೇ | 32 ತದಾ ತೌ ಪ್ರರಿತೌ ಗತ್ವಾ ತತ್ಕಥಾನುಸಾರೇಣ ಸರ್ವ್ವಂ  
ಪ್ರಾಪ್ತೌ | 33 ಗರ್ಧಭಶಾವಕಮೋಚನಕಾಲೇ ತತ್ವಾಮಿನ ಊಚುಃ,  
ಗರ್ಧಭಶಾವಕಂ ಕುತೋ ಮೋಚಯಥಃ? 34 ತಾವೂಚತುಃ  
ಪ್ರಭೋರತ್ರ ಪ್ರಯೋಜನಮ್ ಆಸ್ತೇ | 35 ಪಶ್ಚಾತ್ ತೌ ತಂ  
ಗರ್ಧಭಶಾವಕಂ ಯೀಶೋರನ್ತಿಕಮಾನೀಯ ತತ್ತ್ವಷ್ಟೇ ನಿಜವಸನಾನಿ  
ಪಾತಯಿತ್ವಾ ತದುಪರಿ ಯೀಶುಮಾರೋಹಯಾಮಾಸತುಃ | 36 ಅಥ  
ಯಾತ್ರಾಕಾಲೇ ಲೋಕಾಃ ಪಥಿ ಸ್ವವಸ್ತ್ರಾಣಿ ಪಾತಯಿತುಮ್  
ಆರೇಭಿರೇ | 37 ಅಪರಂ ಜೈತುನಾದ್ರೇರುಪತ್ಯಕಾಮ್ ಇತ್ವಾ  
ಶಿಷ್ಯಸಂಘಃ ಪೂರ್ವ್ವದೃಷ್ಟಾನಿ ಮಹಾಕರ್ಮಾಣಿ ಸ್ಮೃತ್ವಾ, 38 ಯೋ  
ರಾಜಾ ಪ್ರಭೋ ನಾಮ್ನಾಯಾತಿ ಸ ಧನ್ಯಃ ಸ್ವರ್ಗೇ ಕುಶಲಂ

ಸವೋಚ್ಛೇ ಜಯದ್ವನಿ ಭವತು, ಕಥಾಮೇತಾಂ ಕಥಯಿತ್ವಾ  
ಸಾನಂದಮ್ ಉಚೈರೀಶ್ವರಂ ಧನ್ಯಂ ವಕ್ತುಮಾರೇಭೇ | 39 ತದಾ  
ಲೋಕಾರಣ್ಯಮಧ್ಯಸ್ಥಾಃ ಕಿಯನ್ತಃ ಫಿರೂಶಿನಸ್ತತ್ ಶ್ರುತ್ವಾ ಯೀಶುಂ  
ಪ್ರೋಚುಃ, ಹೇ ಉಪದೇಶಕ ಸ್ವಶಿಷ್ಯಾನ್ ತರ್ಜಯ | 40 ಸ ಉವಾಚ,  
ಯುಷ್ಮಾನಹಂ ವದಾಮಿ ಯದ್ಯಮೀ ನೀರವಾಸ್ತಿಷ್ಯನ್ತಿ ತರ್ಹಿ ಪಾಷಾಣಾ  
ಉಚೈಃ ಕಥಾಃ ಕಥಯಿಷ್ಯನ್ತಿ | 41 ಪಶ್ಚಾತ್ ತತ್ಪರಾನ್ತಿಕಮೇತ್ಯ  
ತದವಲೋಕ್ಯ ಸಾಶ್ರುಪಾತಂ ಜಗಾದ, 42 ಹಾ ಹಾ ಚೇತ್  
ತ್ವಮಗ್ರೇಽಜ್ಞಾಸ್ಯಥಾಃ, ತವಾಸ್ಮಿನ್ನೇವ ದಿನೇ ವಾ ಯದಿ ಸ್ವಮಜ್ಞಲಮ್  
ಉಪಾಲಪ್ಯಥಾಃ, ತರ್ಹ್ಯತ್ತಮಮ್ ಅಭವಿಷ್ಯತ್, ಕಿನ್ತು ಕ್ಷಣೇಸ್ಮಿನ್  
ತತ್ತವ ದೃಷ್ಟೇರಗೋಚರಮ್ ಭವತಿ | 43 ತ್ವಂ ಸ್ವತ್ರಾಣಕಾಲೇ ನ  
ಮನೋ ನ್ಯಥತ್ಥಾ ಇತಿ ಹೇತೋ ಯತ್ಕಾಲೇ ತವ ರಿಪವಸ್ತ್ವಾಂ  
ಚತುರ್ದಿಕ್ಷು ಪ್ರಾಚೀರೇಣ ವೇಷ್ಟಯಿತ್ವಾ ರೋತ್ಸ್ಯನ್ತಿ 44 ಬಾಲಕೈಃ  
ಸಾರ್ಧಂ ಭೂಮಿಸಾತ್ ಕರಿಷ್ಯನ್ತಿ ಚ ತ್ವನ್ಮಧ್ಯೇ ಪಾಷಾಣೈಕೋಪಿ  
ಪಾಷಾಣೋಪರಿ ನ ಸ್ಥಾಸ್ಯತಿ ಚ, ಕಾಲ ಈದೃಶ ಉಪಸ್ಥಾಸ್ಯತಿ | 45 ಅಥ  
ಮಧ್ಯೇಮಂದಿರಂ ಪ್ರವಿಶ್ಯ ತತ್ರತ್ಯಾನ್ ಕ್ರಯಿವಿಕ್ರಯಿಣೋ ಬಹಿಷ್ಕರ್ಷನ್  
46 ಅವದತ್ ಮದ್ಗೃಹಂ ಪ್ರಾರ್ಥನಾಗೃಹಮಿತಿ ಲಿಪಿರಾಸ್ಮೇ ಕಿನ್ತು  
ಯೂಯಂ ತದೇವ ಚೈರಾಣಾಂ ಗಹ್ವರಂ ಕುರುಥ | 47 ಪಶ್ಚಾತ್ ಸ  
ಪ್ರತ್ಯಹಂ ಮಧ್ಯೇಮಂದಿರಮ್ ಉಪದಿದೇಶ; ತತಃ ಪ್ರಧಾನಯಾಜಕಾ  
ಅಧ್ಯಾಪಕಾಃ ಪ್ರಾಚೀನಾಶ್ಚ ತಂ ನಾಶಯಿತುಂ ಚಿಚೇಷ್ಟಿರೇ; 48 ಕಿನ್ತು  
ತದುಪದೇಶೇ ಸರ್ವೇ ಲೋಕಾ ನಿವಿಷ್ಟಚಿತ್ತಾಃ ಸ್ಥಿತಾಸ್ತಸ್ಮಾತ್ ತೇ  
ತತ್ಕರ್ತುಂ ನಾವಕಾಶಂ ಪ್ರಾಪುಃ |

**20** ಅಥೈಕದಾ ಯೀಶು ಮರ್ನಿದರೇ ಸುಸಂವಾದಂ ಪ್ರಚಾರಯನ್  
ಲೋಕಾನುಪದಿಶತಿ, ಏತರ್ಹಿ ಪ್ರಧಾನಯಾಜಕಾ ಅಧ್ಯಾಪಕಾಃ ಪ್ರಾಚ್ಛಶ್ಚ  
ತನ್ನಿಕಟಿಮಾಗತ್ಯ ಪಪ್ರಚ್ಛುಃ 2 ಕಯಾಜ್ಞಯಾ ತ್ವಂ ಕರ್ಮಾಣೈತಾನಿ  
ಕರೋಷಿ? ಕೋ ವಾ ತ್ವಾಮಾಜ್ಞಾಪಯತ್? ತದಸ್ಮಾನ್ ವದ | 3 ಸ  
ಪ್ರತ್ಯವಾಚ, ತರ್ಹಿ ಯುಷ್ಮಾನಪಿ ಕಥಾಮೇಕಾಂ ಪೃಚ್ಛಾಮಿ ತಸ್ಮೋತ್ತರಂ  
ವದತ | 4 ಯೋಹನೋ ಮಜ್ಜನಮ್ ಈಶ್ವರಸ್ಯ ಮಾನುಷಾಣಾಂ  
ವಾಜ್ಞಾತೋ ಜಾತಂ? 5 ತತಸ್ತೇ ಮಿಥೋ ವಿವಿಚ್ಯ ಜಗದುಃ, ಯದೀಶ್ವರಸ್ಯ  
ವದಾಮಸ್ತರ್ಹಿ ತಂ ಕುತೋ ನ ಪ್ರತ್ಯೇತ ಸ ಇತಿ ವಕ್ಷ್ಯತಿ | 6 ಯದಿ

ಮನುಷ್ಯಸ್ಯೇತಿ ವದಾಮಸ್ತುರ್ಹಿ ಸರ್ವೇ ಲೋಕಾ ಅಸ್ಮಾನ್ ಪಾಷಾಣೈ  
 ಹರ್ನಿಷ್ಯಂತಿ ಯತೋ ಯೋಹನ್ ಭವಿಷ್ಯದ್ವಾದೀತಿ ಸರ್ವೇ ದೃಢಂ  
 ಜಾನಂತಿ | 7 ಅತಃಪಿ ತೇ ಪ್ರತ್ಯುಚುಃ ಕಸ್ಯಾಜ್ಞಯಾ ಜಾತಮ್ ಇತಿ  
 ವಕ್ತುಂ ನ ಶಕ್ನುಮಃ | 8 ತದಾ ಯೇಶುರವದತ್ ತರ್ಹಿ ಕಯಾಜ್ಞಯಾ  
 ಕರ್ಮಾಣೈತಾತಿ ಕರೋಮೀತಿ ಚ ಯುಷ್ಮಾನ್ ನ ವಕ್ಷ್ಯಾಮಿ | 9 ಅಥ  
 ಲೋಕಾನಾಂ ಸಾಕ್ಷಾತ್ ಸ ಇಮಾಂ ದೃಷ್ಟಾಂತಕಥಾಂ ವಕ್ತುಮಾರೇಭೇ,  
 ಕಶ್ಚಿದ್ ದ್ರಾಕ್ಷಾಕ್ಷೇತ್ರಂ ಕೃತ್ವಾ ತತ್ ಕ್ಷೇತ್ರಂ ಕೃಷೀವಲಾನಾಂ ಹಸ್ತೇಷು  
 ಸಮರ್ಪ್ಯ ಬಹುಕಾಲಾರ್ಥಂ ದೂರದೇಶಂ ಜಗಾಮ | 10 ಅಥ  
 ಫಲಕಾಲೇ ಫಲಾನಿ ಗ್ರಹೀತು ಕೃಷೀವಲಾನಾಂ ಸಮೀಪೇ ದಾಸಂ  
 ಪ್ರಾಹಿಣೋತ್ ಕಿನ್ನು ಕೃಷೀವಲಾಸ್ತಂ ಪ್ರಹೃತ್ಯ ರಿಕ್ತಹಸ್ತಂ ವಿಸಸರ್ಜುಃ |  
 11 ತತಃ ಸೋಧಿಪತಿಃ ಪುನರನ್ಯಂ ದಾಸಂ ಪ್ರೇಷಯಾಮಾಸ, ತೇ  
 ತಮಪಿ ಪ್ರಹೃತ್ಯ ಕುವ್ಯವಹೃತ್ಯ ರಿಕ್ತಹಸ್ತಂ ವಿಸಸೃಜುಃ | 12 ತತಃ  
 ಸ ತೃತೀಯವಾರಮ್ ಅನ್ಯಂ ಪ್ರಾಹಿಣೋತ್ ತೇ ತಮಪಿ ಕ್ಷತಾಜ್ಞಂ  
 ಕೃತ್ವಾ ಬಹಿ ನಿರ್ಚಿಕ್ಷಿಪುಃ | 13 ತದಾ ಕ್ಷೇತ್ರಪತಿ ವಿಚಾರಯಾಮಾಸ,  
 ಮಮೇದಾನೀಂ ಕಿಂ ಕರ್ತವ್ಯಂ? ಮಮ ಪ್ರಿಯೇ ಪುತ್ರೇ ಪ್ರಹಿತೇ ತೇ  
 ತಮವಶ್ಯಂ ದೃಷ್ಟ್ವಾ ಸಮಾದರಿಷ್ಯಂತೇ | 14 ಕಿನ್ನು ಕೃಷೀವಲಾಸ್ತಂ  
 ನಿರೀಕ್ಷ್ಯ ಪರಸ್ಪರಂ ವಿವಿಚ್ಯ ಪ್ರೋಚುಃ, ಅಯಮುತ್ತರಾಧಿಕಾರೀ  
 ಆಗಚ್ಛತೈನಂ ಹನ್ತಸ್ತತೋಧಿಕಾರೋಸ್ಮಾಕಂ ಭವಿಷ್ಯತಿ | 15 ತತಸ್ತೇ  
 ತಂ ಕ್ಷೇತ್ರಾದ್ ಬಹಿ ನಿರ್ಪಾತ್ಯ ಜಘ್ನುಸ್ತಸ್ಮಾತ್ ಸ ಕ್ಷೇತ್ರಪತಿಸ್ತಾನ್  
 ಪ್ರತಿ ಕಿಂ ಕರಿಷ್ಯತಿ? 16 ಸ ಆಗತ್ಯ ತಾನ್ ಕೃಷೀವಲಾನ್ ಹತ್ವಾ  
 ಪರೇಷಾಂ ಹಸ್ತೇಷು ತಕ್ಷೇತ್ರಂ ಸಮರ್ಪಯಿಷ್ಯತಿ; ಇತಿ ಕಥಾಂ  
 ಶ್ರುತ್ವಾ ತೇ ಽವದನ್ ಏತಾದೃಶೀ ಘಟನಾ ನ ಭವತು | 17 ಕಿನ್ನು  
 ಯೇಶುಸ್ತಾನವಲೋಕ್ಯ ಜಗಾದ, ತರ್ಹಿ, ಸ್ಥಪತಯಃ ಕರಿಷ್ಯಂತಿ ಗ್ರಾಹಾಣಂ  
 ಯನ್ತು ತುಚ್ಛಕಂ | ಪ್ರಧಾನಪ್ರಸ್ತರಃ ಕೋಣೇ ಸ ಏವ ಹಿ ಭವಿಷ್ಯತಿ | ಏತಸ್ಯ  
 ಶಾಸ್ತ್ರೀಯವಚನಸ್ಯ ಕಿಂ ತಾತ್ಪರ್ಯಂ? 18 ಅಪರಂ ತತ್ಪಾಷಾಣೋಪರಿ  
 ಯಃ ಪತಿಷ್ಯತಿ ಸ ಭಂಕ್ಷ್ಯತೇ ಕಿನ್ನು ಯಸ್ಮೋಪರಿ ಸ ಪಾಷಾಣಃ  
 ಪತಿಷ್ಯತಿ ಸ ತೇನ ಧೂಲಿವಚ್ ಚೂರ್ಣೀಭವಿಷ್ಯತಿ | 19 ಸೋಸ್ಮಾಕಂ  
 ವಿರುದ್ಧಂ ದೃಷ್ಟಾಂತಮಿಮಂ ಕಥಿತವಾನ್ ಇತಿ ಜ್ಞಾತ್ವಾ ಪ್ರಧಾನಯಾಜಕಾ  
 ಅಧ್ಯಾಪಕಾಶ್ಚ ತದೈವ ತಂ ಧರ್ತುಂ ವವಾಙ್ಘುಃ ಕಿನ್ನು ಲೋಕೇಭ್ಯೋ

ಬಿಭ್ಯುಃ | 20 ಅತಏವ ತಂ ಪ್ರತಿ ಸತರ್ಕಾಃ ಸನ್ತಃ ಕಥಂ ತದ್ವಾಕ್ಯದೋಷಂ  
 ಧೃತ್ವಾ ತಂ ದೇಶಾಧಿಪಸ್ಯ ಸಾಧುವೇಶಧಾರಿಣಶ್ಚರಾನ್ ತಸ್ಯ ಸಮೀಪೇ  
 ಪ್ರೇಷಯಾಮಾಸುಃ | 21 ತದಾ ತೇ ತಂ ಪಪ್ರಚ್ಛುಃ, ಹೇ ಉಪದೇಶಕ  
 ಭವಾನ್ ಯಥಾರ್ಥಂ ಕಥಯನ್ ಉಪದಿಶತಿ, ಕಮಪ್ಯನಪೇಕ್ಷ್ಯ  
 ಸತ್ಯತ್ವೇನೈಶ್ವರಂ ಮಾರ್ಗಮುಪದಿಶತಿ, ವಯಮೇತಜ್ಞಾನೀಮಃ | 22  
 ಕೈಸರರಾಜಾಯ ಕರೋಸ್ಮಾಭಿ ದೇಯೋ ನ ವಾ? 23 ಸ  
 ತೇಷಾಂ ವಚ್ಛನಂ ಜ್ಞಾತ್ವಾವದತ್ ಕುತೋ ಮಾಂ ಪರೀಕ್ಷಧ್ವೇ? ಮಾಂ  
 ಮುದ್ರಾಮೇಕಂ ದರ್ಶಯತ | 24 ಇಹ ಲಿಖಿತಾ ಮೂರ್ತಿರಿಯಂ  
 ನಾಮ ಚ ಕಸ್ಯ? ತೇವದನ್ ಕೈಸರಸ್ಯ | 25 ತದಾ ಸ ಉವಾಚ, ತರ್ಹಿ  
 ಕೈಸರಸ್ಯ ದ್ರವ್ಯಂ ಕೈಸರಾಯ ದತ್ತ; ಈಶ್ವರಸ್ಯ ತು ದ್ರವ್ಯಮೀಶ್ವರಾಯ  
 ದತ್ತ | 26 ತಸ್ಮಾಲ್ಲೋಕಾನಾಂ ಸಾಕ್ಷಾತ್ ತತ್ಕಥಾಯಾಃ ಕಮಪಿ ದೋಷಂ  
 ಧರ್ತುಮಪ್ರಾಪ್ಯ ತೇ ತಸ್ಮೋತ್ತರಾದ್ ಆಶ್ಚರ್ಯ್ಯಂ ಮನ್ಯಮಾನಾ  
 ಮೌನಿನಸ್ತಸ್ಯಃ | 27 ಅಪರಞ್ಚ ಶ್ತಶಾನಾದುತ್ಥಾನಾನಜ್ಞೇಕಾರಿಣಾಂ  
 ಸಿದೂಕಿನಾಂ ಕಿಯನ್ನೋ ಜನಾ ಆಗತ್ಯ ತಂ ಪಪ್ರಚ್ಛುಃ, 28 ಹೇ  
 ಉಪದೇಶಕ ಶಾಸ್ತ್ರೇ ಮೂಸಾ ಅಸ್ಮಾನ್ ಪ್ರತೀತಿ ಲಿಲೇಖ ಯಸ್ಯ ಭ್ರಾತಾ  
 ಭಾರ್ಯ್ಯಾಯಾಂ ಸತ್ಯಾಂ ನಿಃಸನ್ತಾನೋ ಮ್ರಿಯತೇ ಸ ತಜ್ಞಾಯಾಂ  
 ವಿವಹ್ಯ ತದ್ವಂಶಮ್ ಉತ್ಪಾದಯಿಷ್ಯತಿ | 29 ತಥಾಚ ಕೇಚಿತ್ ಸಪ್ತ ಭ್ರಾತರ  
 ಆಸನ್ ತೇಷಾಂ ಜ್ಯೇಷ್ಠೋ ಭ್ರಾತಾ ವಿವಹ್ಯ ನಿರಪತ್ಯಃ ಪ್ರಾಣಾನ್ ಜಹೌ |  
 30 ಅಥ ದ್ವಿತೀಯಸ್ತಸ್ಯ ಜಾಯಾಂ ವಿವಹ್ಯ ನಿರಪತ್ಯಃ ಸನ್ ಮಮಾರ |  
 ತೃತೀಯಶ್ಚ ತಾಮೇವ ವ್ಯವಾಹ; 31 ಇತ್ಥಂ ಸಪ್ತ ಭ್ರಾತರಸ್ತಾಮೇವ  
 ವಿವಹ್ಯ ನಿರಪತ್ಯಃ ಸನ್ನೋ ಮಮುಃ | 32 ಶೇಷೇ ಸಾ ಸ್ತ್ರೀ ಚ ಮಮಾರ |  
 33 ಅತಏವ ಶ್ತಶಾನಾದುತ್ಥಾನಕಾಲೇ ತೇಷಾಂ ಸಪ್ತಜನಾನಾಂ ಕಸ್ಯ  
 ಸಾ ಭಾರ್ಯ್ಯಾ ಭವಿಷ್ಯತಿ? ಯತಃ ಸಾ ತೇಷಾಂ ಸಪ್ತಾನಾಮೇವ  
 ಭಾರ್ಯ್ಯಾಸೀತ್ | 34 ತದಾ ಯೇಶುಃ ಪ್ರತ್ಯುವಾಚ, ಏತಸ್ಯ ಜಗತೋ  
 ಲೋಕಾ ವಿವಹನ್ತಿ ವಾಗ್ಧತ್ತಾಶ್ಚ ಭವನ್ತಿ (aiṅ g165) 35 ಕಿನ್ತು ಯೇ  
 ತಜ್ಜಗತ್ಪ್ರಾಪ್ತಿಯೋಗ್ಯತ್ವೇನ ಗಣಿತಾಂ ಭವಿಷ್ಯನ್ತಿ ಶ್ತಶಾನಾಚ್ಛೋತ್ಥಾಸ್ಯನ್ತಿ  
 ತೇ ನ ವಿವಹನ್ತಿ ವಾಗ್ಧತ್ತಾಶ್ಚ ನ ಭವನ್ತಿ, (aiṅ g165) 36 ತೇ ಪುನ  
 ನ್ ಮ್ರಿಯನ್ತೇ ಕಿನ್ತು ಶ್ತಶಾನಾದುತ್ಥಾಪಿತಾಃ ಸನ್ತ ಈಶ್ವರಸ್ಯ ಸನ್ತಾನಾಃ  
 ಸ್ವರ್ಗೀಯದೂತಾನಾಂ ಸದೃಶಾಶ್ಚ ಭವನ್ತಿ | 37 ಅಧಿಕನ್ತು ಮೂಸಾಃ

ಸ್ತೋತ್ರೋಪಾಖ್ಯಾನೇ ಪರಮೇಶ್ವರ ಈಬ್ರಾಹೀಮ ಈಶ್ವರ ಇಸ್ತಾಕ ಈಶ್ವರೋ  
 ಯಾಕೂಬಶ್ಚೇಶ್ವರ ಇತ್ಯುಕ್ತಾ ಮೃತಾನಾಂ ಶ್ಮಶಾನಾದ್ ಉತ್ಥಾನಸ್ಯ  
 ಪ್ರಮಾಣಂ ಲಿಲೇಖ | 38 ಅತಃಪವ ಯ ಈಶ್ವರಃ ಸ ಮೃತಾನಾಂ  
 ಪ್ರಭು ನ೯ ಕಿನ್ನು ಜೀವತಾಮೇವ ಪ್ರಭುಃ, ತನ್ನಿಕಟೇ ಸರ್ವೇ ಜೀವಂತಃ  
 ಸನ್ನಿ | 39 ಇತಿ ಶ್ರುತ್ವಾ ಕಿಯನ್ನೋಧ್ಯಾಪಕಾ ಊಚುಃ, ಹೇ ಉಪದೇಶಕ  
 ಭವಾನ್ ಭದ್ರಂ ಪ್ರತ್ಯುಕ್ತವಾನ್ | 40 ಇತಃ ಪರಂ ತಂ ಕಿಮಪಿ ಪ್ರಷ್ಟಂ  
 ತೇಷಾಂ ಪ್ರಗಲ್ಭತಾ ನಾಭೂತ್ | 41 ಪಶ್ಚಾತ್ ಸ ತಾನ್ ಉವಾಚ,  
 ಯಃ ಖ್ರೀಷ್ಟಃ ಸ ದಾಯೂದಃ ಸನ್ನಾನ ಏತಾಂ ಕಥಾಂ ಲೋಕಾಃ  
 ಕಥಂ ಕಥಯಂತಿ? 42 ಯತಃ ಮಮ ಪ್ರಭುಮಿದಂ ವಾಕ್ಯಮವದತ್  
 ಪರಮೇಶ್ವರಃ | ತವ ಶತ್ರುನಹಂ ಯಾವತ್ ಪಾದಪೀಠಂ ಕರೋಮಿ  
 ನ | ತಾವತ್ ಕಾಲಂ ಮದೀಯೇ ತ್ವಂ ದಕ್ಷಪಾರ್ಶ್ವ ಉಪಾವಿಶ | 43  
 ಇತಿ ಕಥಾಂ ದಾಯೂದ್ ಸ್ವಯಂ ಗೀತಗ್ರನ್ಥೇವದತ್ | 44 ಅತಃಪವ  
 ಯದಿ ದಾಯೂದ್ ತಂ ಪ್ರಭುಂ ವದತಿ, ತರ್ಹಿ ಸ ಕಥಂ ತಸ್ಯ ಸನ್ನಾನೋ  
 ಭವತಿ? 45 ಪಶ್ಚಾದ್ ಯೀಶುಃ ಸರ್ವಜನಾನಾಂ ಕರ್ಣಗೋಚರೇ  
 ಶಿಷ್ಯಾನುವಾಚ, 46 ಯೇಽಧ್ಯಾಪಕಾ ದೀರ್ಘಪರಿಚ್ಛದಂ ಪರಿಧಾಯ  
 ಭ್ರಮಂತಿ, ಹಟ್ಟಪಣಯೋ ನ೯ಮಸ್ಕಾರೇ ಭಜನಗೇಹಸ್ಯ ಪ್ರೋಚ್ಛಾಸನೇ  
 ಭೋಜನಗೃಹಸ್ಯ ಪ್ರಧಾನಸ್ಥಾನೇ ಚ ಪ್ರೀಯಂತೇ 47 ವಿಧವಾನಾಂ  
 ಸರ್ವಸ್ವಂ ಗ್ರಸ್ತಿತ್ವಾ ಛಲೇನ ದೀರ್ಘಕಾಲಂ ಪ್ರಾರ್ಥಯಂತೇ ಚ ತೇಷು  
 ಸಾವಧಾನಾ ಭವತ, ತೇಷಾಮುಗ್ರದಣ್ಣೋ ಭವಿಷ್ಯತಿ |

**21** ಅಥ ಧನಿಲೋಕಾ ಭಾಣ್ಡಾಗಾರೇ ಧನಂ ನಿಕ್ಷಿಪಂತಿ ಸ ತದೇವ  
 ಪಶ್ಯತಿ, 2 ಏತರ್ಹಿ ಕಾಚಿದ್ಧೀನಾ ವಿಧವಾ ಪಣದ್ವಯಂ ನಿಕ್ಷಿಪತಿ  
 ತದ್ ದದರ್ಶ | 3 ತತೋ ಯೀಶುರುವಾಚ ಯುಷ್ಮಾನಹಂ  
 ಯಥಾರ್ಥಂ ವದಾಮಿ, ದರಿದ್ರೇಯಂ ವಿಧವಾ ಸರ್ವೇಭ್ಯೋಧಿಕಂ  
 ನ್ಯಕ್ಷೇಪ್ಸೀತ್, 4 ಯತೋನ್ಯೇ ಸ್ವಪ್ರಾಜ್ಯಧನೇಭ್ಯ ಈಶ್ವರಾಯ ಕಿಚ್ಛಿತ್  
 ನ್ಯಕ್ಷೇಪ್ಸುಃ, ಕಿನ್ನು ದರಿದ್ರೇಯಂ ವಿಧವಾ ದಿನಯಾಪನಾರ್ಥಂ  
 ಸ್ವಸ್ಯ ಯತ್ ಕಿಚ್ಛಿತ್ ಸ್ಥಿತಂ ತತ್ ಸರ್ವಂ ನ್ಯಕ್ಷೇಪ್ಸೀತ್ | 5  
 ಅಪರಂಞ ಉತ್ತಮಪ್ರಸ್ತರ್ಮಿರುತ್ಸೃಷ್ಟವ್ಯೈಶ್ಚ ಮಂದಿರಂ ಸುಶೋಭತೇತರಾಂ  
 ಕೈಶ್ಚಿದಿತ್ಯುಕ್ತೇ ಸ ಪ್ರತ್ಯುವಾಚ 6 ಯೂಯಂ ಯದಿದಂ ನಿಚಯನಂ  
 ಪಶ್ಯಥ, ಅಸ್ಯ ಪಾಷಾಣೈಕೋಪ್ಯನ್ಯಪಾಷಾಣೋಪರಿ ನ ಸ್ಥಾಸ್ಯತಿ,



ಸರ್ವೇ ಭೂಸಾಧ್ಯವಿಷ್ಯನ್ತಿ ಕಾಲೋಯಮಾಯಾತಿ | 7 ತದಾ ತೇ  
 ಪಪ್ರಚ್ಛುಃ, ಹೇ ಗುರೋ ಘಟನೇದೃಶೀ ಕದಾ ಭವಿಷ್ಯತಿ? ಘಟನಾಯಾ  
 ಏತಸ್ಯಸಶ್ಚಿಹ್ನಂ ವಾ ಕಿಂ ಭವಿಷ್ಯತಿ? 8 ತದಾ ಸ ಜಗಾದ, ಸಾವಧಾನಾ  
 ಭವತ ಯಥಾ ಯುಷ್ಮಾಕಂ ಭ್ರಮಂ ಕೋಪಿ ನ ಜನಯತಿ,  
 ಖೀಷ್ಣೋಹಮಿತ್ಯುಕ್ತ್ವಾ ಮಮ ನಾಮ್ರಾ ಬಹವ ಉಪಸ್ಥಾಸ್ಯನ್ತಿ ಸ  
 ಕಾಲಃ ಪ್ರಾಯೇಣೋಪಸ್ಥಿತಃ, ತೇಷಾಂ ಪಶ್ಚಾನ್ಮಾ ಗಚ್ಛತ | 9  
 ಯುದ್ಧಸ್ಯೋಪಪ್ಲವಸ್ಯ ಚ ವಾರ್ತಾಂ ಶ್ರುತ್ವಾ ಮಾ ಶಙ್ಕಧ್ವಂ, ಯತಃ  
 ಪ್ರಥಮಮ್ ಏತಾ ಘಟನಾ ಅವಶ್ಯಂ ಭವಿಷ್ಯನ್ತಿ ಕಿನ್ತು ನಾಪಾತೇ  
 ಯುಗಾನ್ತೋ ಭವಿಷ್ಯತಿ | 10 ಅಪರಂಶ್ಚ ಕಥಯಾಮಾಸ, ತದಾ ದೇಶಸ್ಯ  
 ವಿಪಕ್ಷತ್ವೇನ ದೇಶೋ ರಾಜ್ಯಸ್ಯ ವಿಪಕ್ಷತ್ವೇನ ರಾಜ್ಯಮ್ ಉತ್ಥಾಸ್ಯತಿ, 11  
 ನಾನಾಸ್ಥಾನೇಷು ಮಹಾಭೂಕಮ್ನೋ ದುರ್ಭಿಕ್ಷಂ ಮಾರೀ ಚ ಭವಿಷ್ಯನ್ತಿ,  
 ತಥಾ ವ್ಯೋಮಮಣ್ಣಲಸ್ಯ ಭಯಜ್ಯರದರ್ಶನಾನ್ಯಶ್ಚರ್ಯ್ಯಲಕ್ಷಣಾನಿ ಚ  
 ಪ್ರಕಾಶಯಿಷ್ಯಂತೇ | 12 ಕಿನ್ತು ಸರ್ವಾಸಾಮೇತಾಸಾಂ ಘಟನಾನಾಂ  
 ಪೂರ್ವ್ವಂ ಲೋಕಾ ಯುಷ್ಮಾನ್ ಧೃತ್ವಾ ತಾಡಯಿಷ್ಯನ್ತಿ, ಭಜನಾಲಯೇ  
 ಕಾರಾಯಾಂಶ್ಚ ಸಮರ್ಪಯಿಷ್ಯನ್ತಿ ಮಮ ನಾಮಕಾರಣಾದ್ ಯುಷ್ಮಾನ್  
 ಭೂಪಾನಾಂ ಶಾಸಕಾನಾಂಶ್ಚ ಸಮ್ನುಖಂ ನೇಷ್ಯನ್ತಿ ಚ | 13  
 ಸಾಕ್ಷ್ಯಾರ್ಥಮ್ ಏತಾನಿ ಯುಷ್ಮಾನ್ ಪ್ರತಿ ಘಟಿಷ್ಯಂತೇ | 14 ತದಾ  
 ಕಿಮುತ್ತರಂ ವಕ್ತವ್ಯಮ್ ಏತತ್ ನ ಚಿಂತಯಿಷ್ಯಾಮ ಇತಿ ಮನಃಸು  
 ನಿಶ್ಚಿತನುತ | 15 ವಿಪಕ್ಷಾ ಯಸ್ಮಾತ್ ಕಿಮಪ್ಯುತ್ತರಮ್ ಆಪತ್ತಿಂಶ್ಚ  
 ಕರ್ತುಂ ನ ಶಕ್ಯನ್ತಿ ತಾದೃಶಂ ವಾಕ್ಪಟುತ್ವಂ ಜ್ಞಾನಂಶ್ಚ ಯುಷ್ಮಭ್ಯಂ  
 ದಾಸ್ಯಾಮಿ | 16 ಕಿಂ ಯೂಯಂ ಪಿತ್ರಾ ಮಾತ್ರಾ ಭ್ರಾತ್ರಾ ಬನ್ಧುನಾ  
 ಜ್ಞಾತ್ಯಾ ಕುಟುಂಬೇನ ಚ ಪರಕರೇಷು ಸಮರ್ಪಯಿಷ್ಯಧ್ವೇ; ತತಸ್ತೇ  
 ಯುಷ್ಮಾಕಂ ಕಿಂ ಕಿಂನ ಘಾತಯಿಷ್ಯನ್ತಿ | 17 ಮಮ ನಾಮ್ನಃ  
 ಕಾರಣಾತ್ ಸರ್ವೈ ಮರ್ನುಷ್ಯೈ ಯೂರ್ಯಮ್ ಖುತೀಯಿಷ್ಯಧ್ವೇ |  
 18 ಕಿನ್ತು ಯುಷ್ಮಾಕಂ ಶಿರಃಕೇಶೈಕೋಪಿ ನ ವಿನಂಕ್ಷ್ಯತಿ, 19  
 ತಸ್ಮಾದೇವ ಧೈರ್ಯಮವಲಮ್ಬ್ಯ ಸ್ವಸ್ವಪ್ರಾಣಾನ್ ರಕ್ಷತ | 20 ಅಪರಂಶ್ಚ  
 ಯಿರೂಶಾಲಮ್ಪುರಂ ಸೈನ್ಯವೇಷ್ಟಿತಂ ವಿಲೋಕ್ಯ ತಸ್ಯೋಚ್ಛಿನ್ನತಾಯಾಃ  
 ಸಮಯಃ ಸಮೀಪ ಇತ್ಯವಗಮಿಷ್ಯಥ | 21 ತದಾ ಯಿಹೂದಾದೇಶಸ್ಥಾ  
 ಲೋಕಾಃ ಪರ್ವತಂ ಪಲಾಯಂತಾಂ, ಯೇ ಚ ನಗರೇ ತಿಷ್ಯನ್ತಿ ತೇ

ದೇಶಾನ್ತರಂ ಪಲಾಯನ್ತಾ, ಯೇ ಚ ಗ್ರಾಮೇ ತಿಷ್ಠಂತೀ ನಗರಂ ನ  
 ಪ್ರವಿಶನ್ತು, 22 ಯತಸ್ತದಾ ಸಮುಚಿತದಣ್ಡನಾಯ ಧರ್ಮಪುಸ್ತಕೇ  
 ಯಾನಿ ಸರ್ವಾಣಿ ಲಿಖಿತಾನಿ ತಾನಿ ಸಫಲಾನಿ ಭವಿಷ್ಯಂತಿ | 23 ಕಿನ್ತು ಯಾ  
 ಯಾಸ್ತದಾ ಗರ್ಭವತ್ಯಃ ಸ್ತನ್ಯದಾವೃಶ್ಚ ತಾಮಾಂ ದುರ್ಗತಿ ಭವಿಷ್ಯತಿ,  
 ಯತ ಏತಾಲ್ಲೋಕಾನ್ ಪ್ರತಿ ಕೋಪೋ ದೇಶೇ ಚ ವಿಷಮದುರ್ಗತಿ  
 ಘಟಿಷ್ಯತೇ | 24 ವಸ್ತುತಸ್ತು ತೇ ಖಜ್ಜಧಾರಪರಿವ್ವಜ್ಜಂ ಲಪ್ಸ್ಯಂತೇ  
 ಬದ್ಧಾಃ ಸನ್ತಃ ಸರ್ವದೇಶೇಷು ನಾಯಿಷ್ಯಂತೇ ಚ ಕಿಂಚಿನ್ನದೇಶೀಯಾನಾಂ  
 ಸಮಯೋಪಸ್ಥಿತಿಪರ್ಯಂತಂ ಯಿರೂಶಾಲಮ್ಪುರಂ ತೈಃ ಪದತಲೈ  
 ದರ್ಲಯಿಷ್ಯತೇ | 25 ಸೂರ್ಯಚನ್ದ್ರನಕ್ಷತ್ರೇಷು ಲಕ್ಷಣಾದಿ ಭವಿಷ್ಯಂತಿ,  
 ಭುವಿ ಸರ್ವದೇಶೀಯಾನಾಂ ದುಃಖಂ ಚಿನ್ತಾ ಚ ಸಿನ್ಧೌ ವೀಚೀನಾಂ  
 ತರ್ಜನಂ ಗರ್ಜನಂ ಭವಿಷ್ಯಂತಿ | 26 ಭೂಭೌ ಭಾವಿಘಟನಾಂ ಚಿನ್ತಯಿತ್ವಾ  
 ಮನುಜಾ ಭಿಯಾಮೃತಕಲ್ಪಾ ಭವಿಷ್ಯಂತಿ, ಯತೋ ವ್ಯೋಮಮಣ್ಡಲೇ  
 ತೇಜಸ್ವಿನೋ ದೋಲಾಯಮಾನಾ ಭವಿಷ್ಯಂತಿ | 27 ತದಾ ಪರಾಕ್ರಮೇಣಾ  
 ಮಹಾತೇಜಸಾ ಚ ಮೇಘಾರೂಢಂ ಮನುಷ್ಯಪುತ್ರಮ್ ಆಯಾನ್ತಂ  
 ದ್ರಕ್ಷ್ಯಂತಿ | 28 ಕಿನ್ತ್ವೇತಾಸಾಂ ಘಟನಾನಾಮಾರಮ್ಭೇ ಸತಿ ಯೂಯಂ  
 ಮಸ್ತಕಾನ್ಯತ್ತೋಲ್ಯ ಊರ್ಧ್ವಂ ದ್ರಕ್ಷ್ಯಥ, ಯತೋ ಯುಷ್ಮಾಕಂ ಮುಕ್ತೇಃ  
 ಕಾಲಃ ಸವಿಧೋ ಭವಿಷ್ಯತಿ | 29 ತತಸ್ತೇನೈತದೃಷ್ಟಾನ್ತಕಥಾ ಕಥಿತಾ,  
 ಪಶ್ಯತ ಉಡುಮ್ಬರಾದಿವೃಕ್ಷಾಣಾಂ 30 ನವೀನಪತ್ರಾಣಿ ಜಾತಾನೀತಿ  
 ದೃಷ್ಟ್ವಾ ನಿದಾವಕಾಲ ಉಪಸ್ಥಿತ ಇತಿ ಯಥಾ ಯೂಯಂ ಜ್ಞಾತುಂ  
 ಶಕ್ಯಥ, 31 ತಥಾ ಸರ್ವಾಸಾಮಾಸಾಂ ಘಟನಾನಾಮ್ ಆರಮ್ಭೇ ದೃಷ್ಟೇ  
 ಸತೀಶ್ಚರಸ್ಯ ರಾಜತ್ವಂ ನಿಕಟಮ್ ಇತ್ಯಪಿ ಜ್ಞಾಸ್ಯಥ | 32 ಯುಷ್ಮಾನಹಂ  
 ಯಥಾರ್ಥಂ ವದಾಮಿ, ವಿದ್ಯಮಾನಲೋಕಾನಾಮೇಷಾಂ ಗಮನಾತ್  
 ಪೂರ್ವಮ್ ಏತಾನಿ ಘಟಿಷ್ಯಂತೇ | 33 ನಭೋಭುವೋರ್ಲೋಪೋ  
 ಭವಿಷ್ಯತಿ ಮಮ ವಾಕ್ ತು ಕದಾಪಿ ಲುಪ್ತಾ ನ ಭವಿಷ್ಯತಿ | 34  
 ಅತಏವ ವಿಷಮಾಶನೇನ ಪಾನೇನ ಚ ಸಾಂಮಾರಿಕಚಿನ್ತಾಭಿಶ್ಚ  
 ಯುಷ್ಮಾಕಂ ಚಿತ್ತೇಷು ಮತ್ತೇಷು ತದ್ಧಿನಮ್ ಅಕಸ್ಮಾದ್ ಯುಷ್ಮಾನ್  
 ಪ್ರತಿ ಯಥಾ ನೋಪತಿಷ್ಯತಿ ತದರ್ಥಂ ಸ್ವೇಷು ಸಾವಧಾನಾಸ್ತಿಷ್ಯತ |  
 35 ಪೃಥಿವೀಸ್ಥಸರ್ವ್ವಲೋಕಾನ್ ಪ್ರತಿ ತದ್ಧಿನಮ್ ಉನ್ಮಾಥ ಇವ  
 ಉಪಸ್ಥಾಸ್ಯತಿ | 36 ಯಥಾ ಯೂಯಮ್ ಏತದ್ಭಾವಿಘಟನಾ

ಉತ್ತರ್ಪುಂ ಮನುಜಸುತಸ್ಯ ಸಮ್ನುಖೇ ಸಂಸ್ಥಾತುಣ್ಣ ಯೋಗ್ಯಾ ಭವಥ  
 ಕಾರಣಾದಸ್ಮಾತ್ ಸಾವಧಾನಾಃ ಸನ್ನೋ ನಿರನ್ತರಂ ಪ್ರಾರ್ಥಯಧ್ವಂ | 37  
 ಅಪರಣ್ಣ ಸ ದಿವಾ ಮನ್ದಿರ ಉಪದಿಶ್ಯ ರಾಚೈ ಜೈತುನಾದ್ರಿಂ ಗತ್ವಾತಿಷ್ಠತ್ |  
 38 ತತಃ ಪ್ರತ್ಯುಷೇ ಲಾಕಾಸ್ತತ್ಕಥಾಂ ಶ್ರೋತುಂ ಮನ್ದಿರೇ ತದನ್ತಿಕಮ್  
 ಆಗಚ್ಛನ್ |

**22** ಅಪರಣ್ಣ ಕಿಣ್ಣಶೂನ್ಯಪೂಪೋತ್ಸವಸ್ಯ ಕಾಲ ಉಪಸ್ಥಿತೇ  
 2 ಪ್ರಧಾನಯಾಜಕಾ ಅಧ್ಯಾಯಕಾಶ್ಚ ಯಥಾ ತಂ ಹನ್ತುಂ  
 ಶಕ್ನುವಂತಿ ತಥೋಪಾಯಾಮ್ ಅಚೇಷ್ಟಂತ ಕಿನ್ತು ಲೋಕೇಭ್ಯೋ  
 ಬಿಭ್ಯುಃ | 3 ಏತಸ್ತನ್ ಸಮಯೇ ದ್ವಾದಶಶಿಷ್ಯೇಷು ಗಣಿತ  
 ಈಷ್ವರಿಯೋತೀಯರೂಢಿಮಾನ್ ಯೋ ಯಿಹೂದಾಸ್ತಸ್ಯಾನ್ತಃಕರಣಂ  
 ಶೈತಾನಾಶ್ರಿತತ್ವಾತ್ 4 ಸ ಗತ್ವಾ ಯಥಾ ಯೇಶುಂ ತೇಷಾಂ ಕರೇಷು  
 ಸಮರ್ಪಯಿತುಂ ಶಕ್ನೋತಿ ತಥಾ ಮನ್ತ್ರಣಾಂ ಪ್ರಧಾನಯಾಜಕೈಃ  
 ಸೇನಾಪತಿಭಿಶ್ಚ ಸಹ ಚಕಾರ | 5 ತೇನ ತೇ ತುಷ್ಪಾಸ್ತಸ್ಮೈ  
 ಮುದ್ರಾಂ ದಾತುಂ ಪಣಂ ಚಕ್ರುಃ | 6 ತತಃ ಸೋಚ್ಛೇಕೃತ್ಯ ಯಥಾ  
 ಲೋಕಾನಾಮಗೋಚರೇ ತಂ ಪರಕರೇಷು ಸಮರ್ಪಯಿತುಂ  
 ಶಕ್ನೋತಿ ತಥಾವಕಾಶಂ ಚೇಷ್ಟಿತುಮಾರೇಭೇ | 7 ಅಥ  
 ಕಿಣ್ಣಶೂನ್ಯಪೂಪೋತ್ಸವದಿನೇ, ಅರ್ಥಾತ್ ಯಸ್ಮಿನ್ ದಿನೇ  
 ನಿಸ್ತಾರೋತ್ಸವಸ್ಯ ಮೇಷೋ ಹನ್ತವ್ಯಸ್ತಸ್ಮಿನ್ ದಿನೇ 8 ಯೇಶುಃ ಪಿತರಂ  
 ಯೋಹನಞ್ಚಾಹೂಯ ಜಗಾದ, ಯುವಾಂ ಗತ್ವಾಸ್ತಾಕಂ  
 ಭೋಜನಾರ್ಥಂ ನಿಸ್ತಾರೋತ್ಸವಸ್ಯ ದ್ರವ್ಯಾಣ್ಯಾಸಾದಯತಂ | 9 ತದಾ  
 ತೌ ಪಪ್ರಚ್ಛತುಃ ಕುಚಾಸಾದಯಾವೋ ಭವತಃ ಕೇಚ್ಛಾ? 10 ತದಾ  
 ಸೋವಾದೀತ್, ನಗರೇ ಪ್ರವಿಷ್ಟೇ ಕಶ್ಚಿಜ್ಜಲಕುಮ್ಭಮಾದಾಯ ಯುವಾಂ  
 ಸಾಕ್ಷಾತ್ ಕರಿಷ್ಯತಿ ಸ ಯನ್ನಿವೇಶನಂ ಪ್ರವಿಶತಿ ಯುವಾಮಪಿ  
 ತನ್ನಿವೇಶನಂ ತತ್ಪಶ್ಚಾದಿತ್ವಾ ನಿವೇಶನಪತಿಮ್ ಇತಿ ವಾಕ್ಯಂ ವದತಂ, 11  
 ಯತ್ರಾಹಂ ನಿಸ್ತಾರೋತ್ಸವಸ್ಯ ಭೋಜ್ಯಂ ಶಿಷ್ಯೈಃ ಸಾರ್ಧಂ ಭೋಕ್ತುಂ  
 ಶಕ್ನೋಮಿ ಸಾತಿಥಿಶಾಲಾ ಕುತ್ರ? ಕಥಾಮಿಮಾಂ ಪ್ರಭುಸ್ತ್ವಾಂ ಪ್ರಚ್ಛತಿ |  
 12 ತತಃ ಸ ಜನೋ ದ್ವಿತೀಯಪ್ರಕೋಷ್ಠೀಯಮ್ ಏಕಂ ಶಸ್ತಂ ಕೋಷ್ಠಂ  
 ದರ್ಶಯಿಷ್ಯತಿ ತತ್ರ ಭೋಜ್ಯಮಾಸಾದಯತಂ | 13 ತತಸ್ತೌ ಗತ್ವಾ  
 ತದ್ವಾಕ್ಯಾನುಸಾರೇಣ ಸರ್ವ್ಷಂ ದೃಷ್ಟ್ವಾ ತತ್ರ ನಿಸ್ತಾರೋತ್ಸವೀಯಂ

ಭೋಜ್ಯಮಾಸಾದಯಾಮಾಸತುಃ | 14 ಅಥ ಕಾಲ ಉಪಸ್ಥಿತೇ ಯೀಶು  
 ದ್ವಾದಶಭಿಃ ಪ್ರೇರಿತೈಃ ಸಹ ಭೋಕ್ತುಮುಪವಿಶ್ಯ ಕಥಿತವಾನ್ | 15 ಮಮ  
 ದುಃಖಭೋಗಾತ್ ಪೂರ್ವಂ ಯುಭಾಭಿಃ ಸಹ ನಿಸ್ತಾರೋತ್ಸವಸ್ಮೈತಸ್ಯ  
 ಭೋಜ್ಯಂ ಭೋಕ್ತುಂ ಮಯಾತಿವಾಇಷ್ಟಾ ಕೃತಾ | 16 ಯುಷ್ಮಾನ್  
 ವದಾಮಿ, ಯಾವತ್ಕಾಲಮ್ ಈಶ್ವರರಾಜ್ಯೇ ಭೋಜನಂ ನ  
 ಕರಿಷ್ಯೇ ತಾವತ್ಕಾಲಮ್ ಇದಂ ನ ಭೋಕ್ಷ್ಯೇ | 17 ತದಾ ಸ  
 ಪಾನಪಾತ್ರಮಾದಾಯ ಈಶ್ವರಸ್ಯ ಗುಣಾನ್ ಕೀರ್ತಯಿತ್ವಾ ತೇಭ್ಯೋ  
 ದತ್ವಾವದತ್, ಇದಂ ಗೃಹ್ಣೀತ ಯೂಯಂ ವಿಭಜ್ಯ ಪಿವತ | 18  
 ಯುಷ್ಮಾನ್ ವದಾಮಿ ಯಾವತ್ಕಾಲಮ್ ಈಶ್ವರರಾಜತ್ವಸ್ಯ ಸಂಸ್ಥಾಪನಂ  
 ನ ಭವತಿ ತಾವತ್ ದ್ರಾಕ್ಷಾಫಲರಸಂ ನ ಪಾಸ್ಯಾಮಿ | 19 ತತಃ ಪೂಪಂ  
 ಗೃಹೀತ್ವಾ ಈಶ್ವರಗುಣಾನ್ ಕೀರ್ತಯಿತ್ವಾ ಭಜ್ಯಾ ತೇಭ್ಯೋ  
 ದತ್ವಾವದತ್, ಯುಷ್ಮದರ್ಥಂ ಸಮರ್ಪಿತಂ ಯನ್ನಮ ವಪುಸ್ತದಿದಂ,  
 ಏತತ್ ಕರ್ಮ ಮಮ ಸ್ಮರಣಾರ್ಥಂ ಕುರುಧ್ವಂ | 20 ಅಥ  
 ಭೋಜನಾನ್ತೇ ತಾದೃಶಂ ಪಾತ್ರಂ ಗೃಹೀತ್ವಾವದತ್, ಯುಷ್ಮತ್ಕೃತೇ  
 ಪಾತಿತಂ ಯನ್ನಮ ರಕ್ತಂ ತೇನ ನಿರ್ಣೀತನವನಿಯಮರೂಪಂ  
 ಪಾನಪಾತ್ರಮಿದಂ | 21 ಪಶ್ಯತ ಯೋ ಮಾಂ ಪರಕರೇಷು  
 ಸಮರ್ಪಯಿಷ್ಯತಿ ಸ ಮಯಾ ಸಹ ಭೋಜನಾಸನ ಉಪವಿಶತಿ | 22  
 ಯಥಾ ನಿರೂಪಿತಮಾಸ್ತೇ ತದನುಸಾರೇಣಾ ಮನುಷ್ಯಪುತ್ರಸ್ಯ ಗತಿ  
 ಭವಿಷ್ಯತಿ ಕಿನ್ನು ಯಸ್ತಂ ಪರಕರೇಷು ಸಮರ್ಪಯಿಷ್ಯತಿ ತಸ್ಯ ಸನ್ತಾಪೋ  
 ಭವಿಷ್ಯತಿ | 23 ತದಾ ತೇಷಾಂ ಕೋ ಜನ ಏತತ್ ಕರ್ಮ ಕರಿಷ್ಯತಿ ತತ್  
 ತೇ ಪರಸ್ಪರಂ ಪ್ರಷ್ಟುಮಾರೇಭಿರೇ | 24 ಅಪರಂ ತೇಷಾಂ ಕೋ ಜನಃ  
 ಶ್ರೇಷ್ಠತ್ವೇನ ಗಣಯಿಷ್ಯತೇ, ಅತ್ರಾರ್ಥೇ ತೇಷಾಂ ವಿವಾದೋಭವತ್ |  
 25 ಅಸ್ಮಾತ್ ಕಾರಣಾತ್ ಸೋವದತ್, ಅನ್ಯದೇಶೀಯಾನಾಂ ರಾಜಾನಃ  
 ಪ್ರಜಾನಾಮುಪರಿ ಪ್ರಭುತ್ವಂ ಕುರ್ವನ್ತಿ ದಾರುಣಶಾಸನಂ ಕೃತ್ವಾಪಿ ತೇ  
 ಭೂಪತಿತ್ವೇನ ವಿಖ್ಯಾತಾ ಭವನ್ತಿ ಚ | 26 ಕಿನ್ನು ಯುಷ್ಮಾಕಂ ತಥಾ ನ  
 ಭವಿಷ್ಯತಿ, ಯೋ ಯುಷ್ಮಾಕಂ ಶ್ರೇಷ್ಠೋ ಭವಿಷ್ಯತಿ ಸ ಕನಿಷ್ಠವದ್  
 ಭವತು, ಯಶ್ಚ ಮುಖ್ಯೋ ಭವಿಷ್ಯತಿ ಸ ಸೇವಕವದ್ಭವತು | 27  
 ಭೋಜನೋಪವಿಷ್ಣುಪರಿಚಾರಕಯೋಃ ಕಃ ಶ್ರೇಷ್ಠಃ? ಯೋ  
 ಭೋಜನಾಯೋಪವಿಶತಿ ಸ ಕಿಂ ಶ್ರೇಷ್ಠೋ ನ ಭವತಿ? ಕಿನ್ನು

ಯುಷ್ಮಾಕಂ ಮಧ್ಯೇಹಂ ಪರಿಚಾರಕಇವಾಸ್ಮಿ | 28 ಅಪರಂ ಯುಯಂ  
ಮಮ ಪರಿಕ್ಷಾಕಾಲೇ ಪ್ರಥಮಮಾರಭ್ಯ ಮಯಾ ಸಹ ಸ್ಥಿತಾ 29  
ಏತತ್ಕಾರಣಾತ್ ಪಿತ್ರಾ ಯಥಾ ಮದರ್ಥಂ ರಾಜ್ಯಮೇಕಂ ನಿರೂಪಿತಂ  
ತಥಾಹಮಪಿ ಯುಷ್ಮದರ್ಥಂ ರಾಜ್ಯಂ ನಿರೂಪಯಾಮಿ | 30 ತಸ್ಮಾನ್  
ಮಮ ರಾಜ್ಯೇ ಭೋಜನಾಸನೇ ಚ ಭೋಜನಪಾನೇ ಕರಿಷ್ಯದ್ವೇ  
ಸಿಂಹಾಸನೇಷೂಪವಿಶ್ಯ ಚೇಸ್ರಾಯೇಲೀಯಾನಾಂ ದ್ವಾದಶವಂಶಾನಾಂ  
ವಿಚಾರಂ ಕರಿಷ್ಯದ್ವೇ | 31 ಅಪರಂ ಪ್ರಭುರುವಾಚ, ಹೇ ಶಿಮೋನ್ ಪಶ್ಯ  
ತಿತಲುನಾ ಧಾನ್ಯಾನೀವ ಯುಷ್ಮಾನ್ ಶೈತಾನ್ ಚಾಲಯಿತುಮ್ ಐಚ್ಛತ್,  
32 ಕಿನ್ನು ತವ ವಿಶ್ವಾಸಸ್ಯ ಲೋಪೋ ಯಥಾ ನ ಭವತಿ ಏತತ್ ತ್ವದರ್ಥಂ  
ಪ್ರಾರ್ಥಿತಂ ಮಯಾ, ತ್ವನ್ನನಸಿ ಪರಿವರ್ತಿತೇ ಚ ಭ್ರಾತೃಣಾಂ ಮನಾಂಸಿ  
ಸ್ಥಿರೀಕುರು | 33 ತದಾ ಸೋವದತ್, ಹೇ ಪ್ರಭೋಹಂ ತ್ವಯಾ ಸಾರ್ಧಂ  
ಕಾರಾಂ ಮೃತಿಷ್ಯ ಯಾತುಂ ಮಜ್ಜಿತೋಸ್ಮಿ | 34 ತತಃ ಸ ಉವಾಚ, ಹೇ  
ಪಿತರ ತ್ವಾಂ ವದಾಮಿ, ಅದ್ಯ ಕುಕ್ಕುಟರವಾತ್ ಪೂರ್ವ್ವಂ ತ್ವಂ  
ಮತ್ಪರಿಚಯಂ ವಾರತ್ರಯಮ್ ಅಪಹ್ನೋಷ್ಯಸೇ | 35 ಅಪರಂ ಸ  
ಪಪ್ರಚ್ಯ, ಯದಾ ಮುದ್ರಾಸಮ್ಪುಟಂ ಖಾದ್ಯಪಾತ್ರಂ ಪಾದುಕಾಞ್ಚ ವಿನಾ  
ಯುಷ್ಮಾನ್ ಪ್ರಾಹಿಣವಂ ತದಾ ಯುಷ್ಮಾಕಂ ಕಸ್ಯಾಪಿ ನ್ಯೂನತಾಸೀತ್?  
ತೇ ಪ್ರೋಚುಃ ಕಸ್ಯಾಪಿ ನ | 36 ತದಾ ಸೋವದತ್ ಕಿನ್ತ್ವಿದಾನೀಂ  
ಮುದ್ರಾಸಮ್ಪುಟಂ ಖಾದ್ಯಪಾತ್ರಂ ವಾ ಯಸ್ಯಾಸ್ತಿ ತೇನ ತದ್ರಹೀತವ್ಯಂ,  
ಯಸ್ಯ ಚ ಕೃಪಾಣೋ ನಾಸ್ತಿ ತೇನ ಸ್ವವಸ್ತ್ರಂ ವಿಕ್ರೀಯ ಸ ಕ್ರೇತವ್ಯಃ | 37  
ಯತೋ ಯುಷ್ಮಾನಹಂ ವದಾಮಿ, ಅಪರಾಧಿಜನ್ಯಃ ಸಾರ್ಧಂ ಗಣಿತಃ  
ಸ ಭವಿಷ್ಯತಿ | ಇದಂ ಯಚ್ಛಾಸ್ತ್ರೀಯಂ ವಚನಂ ಲಿಖಿತಮಸ್ತಿ ತನ್ಮಯಿ  
ಫಲಿಷ್ಯತಿ ಯತೋ ಮಮ ಸಮ್ಪನ್ನೀಯಂ ಸರ್ವ್ವಂ ಸೇತ್ಸ್ಯತಿ | 38 ತದಾ  
ತೇ ಪ್ರೋಚುಃ ಪ್ರಭೋ ಪಶ್ಯ ಇಮೌ ಕೃಪಾಣೌ | ತತಃ ಸೋವದದ್  
ಏತೌ ಯಥೇಷ್ವ | 39 ಅಥ ಸ ತಸ್ಮಾದ್ವಹಿ ಗೌತ್ವಾ ಸ್ವಾಚಾರಾನುಸಾರೇಣ  
ಜೈತುನನಾಮಾದ್ರಿಂ ಜಗಾಮ ಶಿಷ್ಯಾಶ್ಚ ತತ್ಪಶ್ಚಾದ್ ಯಯುಃ | 40  
ತತ್ರೋಪಸ್ಥಾಯ ಸ ತಾನುವಾಚ, ಯಥಾ ಪರಿಕ್ಷಾಯಾಂ ನ ಪತಥ  
ತದರ್ಥಂ ಪ್ರಾರ್ಥಯದ್ಧಂ | 41 ಪಶ್ಚಾತ್ ಸ ತಸ್ಮಾದ್ ಏಕಶರಕ್ಷೇಪಾದ್  
ಬಹಿ ಗೌತ್ವಾ ಜಾನುನೀ ಪಾತಯಿತ್ವಾ ಏತತ್ ಪ್ರಾರ್ಥಯಾಞ್ಚಕ್ರೇ, 42 ಹೇ  
ಪಿತ ಯದಿ ಭವಾನ್ ಸಮ್ಪನ್ನತೇ ತರ್ಹಿ ಕಂಸಮೇನಂ ಮಮಾನಿಕಾದ್

ದೂರಯ ಕಿನ್ನು ಮದಿಚ್ಚಾನುರೂಪಂ ನ ತ್ವದಿಚ್ಚಾನುರೂಪಂ ಭವತು |  
 43 ತದಾ ತಸ್ಮೈ ಶಕ್ತಿಂ ದಾತುಂ ಸ್ವರ್ಗೀಯದೂತೋ ದರ್ಶನಂ ದದೌ |  
 44 ಪಶ್ಚಾತ್ ಸೋತ್ಯನ್ತಂ ಯಾತನಯಾ ವ್ಯಾಕುಲೋ ಭೂತ್ವಾ  
 ಪುನರ್ದೃಢಂ ಪ್ರಾರ್ಥಯಾ ಇಕ್ರೇ, ತಸ್ಮಾದ್ ಬೃಹಚ್ಛೋಣಿತಬಿನ್ನವ ಇವ  
 ತಸ್ಯ ಸ್ವೇದಬಿನ್ನವಃ ಪೃಥಿವ್ಯಾಂ ಪತಿತುಮಾರೇಭಿರೇ | 45 ಅಥ  
 ಪ್ರಾರ್ಥನಾತ ಉತ್ಥಾಯ ಶಿಷ್ಯಾಣಾಂ ಸಮೀಪಮೇತ್ಯ ತಾನ್  
 ಮನೋದುಃಖಿನೋ ನಿದ್ರಿತಾನ್ ದೃಷ್ಟ್ವಾವದತ್ 46 ಕುತೋ ನಿದ್ರಾಥ?  
 ಪರೀಕ್ಷಾಯಾಮ್ ಅಪತನಾರ್ಥಂ ಪ್ರಾರ್ಥಯದ್ಧಂ | 47 ಏತತ್ಕಥಾಯಾಃ  
 ಕಥನಕಾಲೇ ದ್ವಾದಶಶಿಷ್ಯಾಣಾಂ ಮಧ್ಯೇ ಗಣಿತೋ ಯಿಹೂದಾನಾಮಾ  
 ಜನತಾಸಹಿತಸ್ತೇಷಾಮ್ ಅಗ್ರೇ ಚಲಿತ್ವಾ ಯೀಶೋಶ್ಚುಮ್ಭುನಾರ್ಥಂ  
 ತದನ್ವಿಕಮ್ ಆಯಯೌ | 48 ತದಾ ಯೀಶುರುವಾಚ, ಹೇ ಯಿಹೂದಾ  
 ಕಿಂ ಚುಮ್ಭುನೇನ ಮನುಷ್ಯಪುತ್ರಂ ಪರಕರೇಷು ಸಮರ್ಪಯಸಿ? 49  
 ತದಾ ಯದ್ಯದ್ ಘಟಿಷ್ಯತೇ ತದನುಮಾಯ ಸಜ್ಜಿಭಿರುಕ್ತಂ, ಹೇ  
 ಪ್ರಭೋ ವಯಂ ಕಿ ಖಜ್ಜೀನ ಘಾತಯಿಷ್ಯಾಮಃ? 50 ತತ ಏಕಃ  
 ಕರವಾಲೇನಾಹತ್ಯ ಪ್ರಧಾನಯಾಜಕಸ್ಯ ದಾಸಸ್ಯ ದಕ್ಷಿಣಂ ಕರ್ಣಂ  
 ಚಿಚ್ಛೇದ | 51 ಅಧೂನಾ ನಿವರ್ತಸ್ವ ಇತ್ಯುಕ್ತ್ವಾ ಯೀಶುಸ್ತಸ್ಯ ಶ್ರುತಿಂ  
 ಸ್ಪೃಷ್ಟ್ವಾ ಸ್ವಸ್ಯಂ ಚಕಾರ | 52 ಪಶ್ಚಾದ್ ಯೀಶುಃ ಸಮೀಪಸ್ಥಾನ್  
 ಪ್ರಧಾನಯಾಜಕಾನ್ ಮಂದಿರಸ್ಯ ಸೇನಾಪತೀನ್ ಪ್ರಾಚೀನಾಂಶ್ಚ ಜಗಾದ,  
 ಯೂಯಂ ಕೃಪಾಣಾನ್ ಯಷ್ಟೀಂಶ್ಚ ಗೃಹೀತ್ವಾ ಮಾಂ ಕಿಂ ಚೋರಂ  
 ಧರ್ತುಮಾಯಾತಾಃ? 53 ಯದಾಹಂ ಯುಷ್ಮಾಭಿಃ ಸಹ ಪ್ರತಿದಿನಂ  
 ಮಂದಿರೇತಿಷ್ಯಂ ತದಾ ಮಾಂ ಧರ್ತುಂ ನ ಪ್ರವೃತ್ತಾಃ, ಕಿನ್ವಿದಾನೀಂ  
 ಯುಷ್ಮಾಕಂ ಸಮಯೋನ್ಧಕಾರಸ್ಯ ಚಾಧಿಪತ್ಯಮಸ್ತಿ | 54 ಅಥ ತೇ ತಂ  
 ಧೃತ್ವಾ ಮಹಾಯಾಜಕಸ್ಯ ನಿವೇಶನಂ ನಿನ್ಯುಃ | ತತಃ ಪಿತರೋ ದೂರೇ  
 ದೂರೇ ಪಶ್ಚಾದಿತ್ವಾ 55 ಬೃಹತ್ಕೋಷ್ಠಸ್ಯ ಮಧ್ಯೇ ಯತ್ರಾಗ್ನಿಂ ಜ್ವಾಲಯಿತ್ವಾ  
 ಲೋಕಾಃ ಸಮೇತ್ಯೋಪವಿಷ್ಣಾಸ್ತತ್ರ ತೈಃ ಸಾರ್ಧಮ್ ಉಪವಿವೇಶ | 56  
 ಅಥ ವಹ್ನಿಸನ್ನಿಧೌ ಸಮುಪವೇಶಕಾಲೇ ಕಾಚಿದ್ವಾಸೀ ಮನೋ ನಿವಿಶ್ಯ  
 ತಂ ನಿರೀಕ್ಷ್ಯಾವದತ್ ಪುಮಾನಯಂ ತಸ್ಯ ಸಜ್ಜೀಸ್ಯಾತ್ | 57 ಕಿನ್ನು ಸ  
 ತದ್ ಅಪಹ್ನುತ್ಯಾವಾದೀತ್ ಹೇ ನಾರಿ ತಮಹಂ ನ ಪರಿಚಿನೋಮಿ | 58  
 ಕ್ಷಣಾನ್ತರೇಽನ್ಯಜನಸ್ತಂ ದೃಷ್ಟ್ವಾಬ್ರವೀತ್ ತ್ವಮಪಿ ತೇಷಾಂ

ನಿಕರಸ್ಮೈಕಜನೋಸಿ | ಪಿತರಃ ಪ್ರತ್ಯುವಾಚ ಹೇ ನರ ನಾಹಮಸ್ಮಿ | 59  
ತತಃ ಸಾರ್ಧದಣ್ಣದ್ವಯಾತ್ ಪರಂ ಪುನರನ್ಯೋ ಜನೋ ನಿಶ್ಚಿತ್ಯ  
ಬಭಾಷೇ, ಏಷ ತಸ್ಯ ಸಜ್ಜೀತಿ ಸತ್ಯಂ ಯತೋಯಂ ಗಾಲೀಲೀಯೋ  
ಲೋಕಃ | 60 ತದಾ ಪಿತರ ಉವಾಚ ಹೇ ನರ ತ್ವಂ ಯದ್ ವದಮಿ  
ತದಹಂ ಬೋದ್ಧಂ ನ ಶಕ್ನೋಮಿ, ಇತಿ ವಾಕ್ಯೇ ಕಥಿತಮಾತ್ರೇ  
ಕುಕ್ಯುಟೋ ರುರಾವ | 61 ತದಾ ಪ್ರಭುಣಾ ವ್ಯಾಧುಟ್ಟ ಪಿತರೇ ನಿರೀಕ್ಷಿತೇ  
ಕೃಕವಾಕುರವಾತ್ ಪೂರ್ವಂ ಮಾಂ ತ್ರಿರಪಹ್ನೋಷ್ಯಸೇ ಇತಿ  
ಪೂರ್ವೋಕ್ತಂ ತಸ್ಯ ವಾಕ್ಯಂ ಪಿತರಃ ಸ್ಮೃತ್ವಾ 62 ಬಹಿರ್ಗತ್ವಾ  
ಮಹಾಖೇದೇನ ಚಕ್ರನ್ | 63 ತದಾ ಯೈ ಯೀಶುರ್ಧೃತಸ್ತೇ  
ತಮುಪಹಸ್ಯ ಪ್ರಹರ್ತುಮಾರೇಭಿರೇ | 64 ವಸ್ತ್ರೇಣ ತಸ್ಯ ದೃಶೌ ಬದ್ಧಾ  
ಕಪೋಲೇ ಚಪೇಟಾಘಾತಂ ಕೃತ್ವಾ ಪಪ್ರಚ್ಛುಃ, ಕಸ್ತೇ ಕಪೋಲೇ  
ಚಪೇಟಾಘಾತಂ ಕೃತವಾನ್? ಗಣಯಿತ್ವಾ ತದ್ ವದ | 65 ತದನ್ಯತ್  
ತದ್ವಿರುದ್ಧಂ ಬಹುನಿನ್ನಾವಾಕ್ಯಂ ವಕ್ತುಮಾರೇಭಿರೇ | 66 ಅಥ ಪ್ರಭಾತೇ  
ಸತಿ ಲೋಕಪ್ರಾಣ್ಣಃ ಪ್ರಧಾನಯಾಜಕಾ ಅಧ್ಯಾಪಕಾಶ್ಚ ಸಭಾಂ ಕೃತ್ವಾ  
ಮಧ್ಯೇಸಭಂ ಯೀಶುಮಾನೀಯ ಪಪ್ರಚ್ಛುಃ, ತ್ವಮ್ ಅಭಿಷಿಕ್ತೋಸಿ ನ  
ವಾಸ್ತಾನ್ ವದ | 67 ಸ ಪ್ರತ್ಯುವಾಚ, ಮಯಾ ತಸ್ಮಿನ್ನುಕ್ತೇಽಪಿ  
ಯೂಯಂ ನ ವಿಶ್ವಸಿಷ್ಯಥ | 68 ಕಸ್ಮಿಂಶ್ಚಿದ್ವಾಕ್ಯೇ ಯುಷ್ಮಾನ್ ಪೃಷ್ಟೇಽಪಿ  
ಮಾಂ ನ ತದುತ್ತರಂ ವಕ್ಯಥ ನ ಮಾಂ ತ್ಯಕ್ಯಥ ಚ | 69 ಕಿನ್ವಿತ್ತಃ ಪರಂ  
ಮನುಜಸುತಃ ಸರ್ವಶಕ್ತಿಮತ ಈಶ್ವರಸ್ಯ ದಕ್ಷಿಣೇ ಪಾರ್ಶ್ವೇ  
ಸಮುಪವೇಕ್ಷ್ಯತಿ | 70 ತತಸ್ತೇ ಪಪ್ರಚ್ಛುಃ, ತಿಹ ತ್ವಮೀಶ್ವರಸ್ಯ ಪುತ್ರಃ? ಸ  
ಕಥಯಾಮಾಸ, ಯೂಯಂ ಯಥಾರ್ಥಂ ವದಥ ಸ ಏವಾಹಂ | 71  
ತದಾ ತೇ ಸರ್ವೇ ಕಥಯಾಮಾಸುಃ, ತಿಹ ಸಾಕ್ಷ್ಯೇಽನ್ಯಸ್ಮಿನ್ ಅಸ್ಮಾಕಂ  
ಕಿಂ ಪ್ರಯೋಜನಂ? ಅಸ್ಯ ಸ್ವಮುಖಾದೇವ ಸಾಕ್ಷ್ಯಂ ಪ್ರಾಪ್ತಮ್ |

**23** ತತಃ ಸಭಾಸ್ಥಾಃ ಸರ್ವಲೋಕಾ ಉತ್ಥಾಯ ತಂ ಪೀಲಾತಸಮ್ಬುಖಂ  
ನೀತ್ವಾಪ್ರೋದ್ಯ ವಕ್ತುಮಾರೇಭಿರೇ, 2 ಸ್ವಮಭಿಷಿಕ್ತಂ ರಾಜಾನಂ ವದನ್ತಂ  
ಕೈಮರರಾಜಾಯ ಕರದಾನಂ ನಿಷೇಧನ್ತಂ ರಾಜ್ಯವಿಪರ್ಯಯಂ  
ಕುರ್ತುಂ ಪ್ರವರ್ತಮಾನಮ್ ಏನ ಪ್ರಾಪ್ತಾ ವಯಂ | 3 ತದಾ  
ಪೀಲಾತಸ್ತಂ ಪೃಷ್ಟವಾನ್ ತ್ವಂ ಕಿಂ ಯಿಹೂದೀಯಾನಾಂ ರಾಜಾ?  
ಸ ಪ್ರತ್ಯುವಾಚ ತ್ವಂ ಸತ್ಯಮುಕ್ತವಾನ್ | 4 ತದಾ ಪೀಲಾತಃ

ಪ್ರಧಾನಯಾಜಕಾದಿಲೋಕಾನ್ ಜಗಾದ್, ಅಹಮೇತಸ್ಯ  
 ಕಮಪ್ಯಪರಾಧಂ ನಾಪ್ತವಾನ್ | 5 ತತಸ್ತೇ ಪುನಃ ಸಾಹಮಿನೋ  
 ಭೂತ್ವಾವದನ್, ಏಷ ಗಾಲೀಲ ಏತತ್ಸ್ಥಾನಪರ್ಯಂತೇ ಸರ್ವ್ವಸ್ಮಿನ್  
 ಯಿಹೂದಾದೇಶೇ ಸರ್ವ್ವಾಲ್ಲೋಕಾನುಪದಿಶ್ಯ ಕುಪ್ರವೃತ್ತಿಂ  
 ಗ್ರಾಹೀತವಾನ್ | 6 ತದಾ ಪೀಲಾತೋ ಗಾಲೀಲಪ್ರದೇಶಸ್ಯ ನಾಮ  
 ಶ್ರುತ್ವಾ ಪಪ್ರಚ್ಛ, ಕಿಮಯಂ ಗಾಲೀಲೀಯೋ ಲೋಕಃ? 7 ತತಃ ಸ  
 ಗಾಲೀಲ್ಪದೇಶೀಯಹೇರೋದ್ರಾಜಸ್ಯ ತದಾ ಸ್ಥಿತೇಸ್ತಸ್ಯ ಸಮೀಪೇ  
 ಯೀಶುಂ ಪ್ರೇಷಯಾಮಾಸ | 8 ತದಾ ಹೇರೋದ್ ಯೀಶುಂ  
 ವಿಲೋಕ್ಯ ಸನ್ನುತೋಷ, ಯತಃ ಸ ತಸ್ಯ ಬಹುವೃತ್ತಾನ್ತಶ್ರವಣಾತ್ ತಸ್ಯ  
 ಕಿಂಚಿದಾಶ್ಚರ್ಯ್ಯಕರ್ಮ್ ಪಶ್ಯತಿ ಇತ್ಯಾಶಾಂ ಕೃತ್ವಾ ಬಹುಕಾಲಮಾರಭ್ಯ  
 ತಂ ದ್ರಷ್ಟುಂ ಪ್ರಯಾಸಂ ಕೃತವಾನ್ | 9 ತಸ್ಮಾತ್ ತಂ ಬಹುಕಥಾಃ  
 ಪಪ್ರಚ್ಛ ಕಿನ್ನು ಸ ತಸ್ಯ ಕಸ್ಯಾಪಿ ವಾಕ್ಯಸ್ಯ ಪ್ರತ್ಯುತ್ತರಂ ನೋವಾಚ | 10 ಅಥ  
 ಪ್ರಧಾನಯಾಜಕಾ ಅಧ್ಯಾಪಕಾಶ್ಚ ಪ್ರೋತ್ತಿಷ್ಠಂತಃ ಸಾಹಸೇನ  
 ತಮವದಿತುಂ ಪ್ರಾರೇಭಿರೇ | 11 ಹೇರೋದ್ ತಸ್ಯ ಸೇನಾಗಣಶ್ಚ  
 ತಮವಜ್ಞಾಯ ಉಪಹಾಸತ್ವೇನ ರಾಜವಸ್ತ್ರಂ ಪರಿಧಾಪ್ಯ  
 ಪುನಃ ಪೀಲಾತಂ ಪ್ರತಿ ತಂ ಪ್ರಾಹಿಣೋತ್ | 12 ಪೂರ್ವ್ವಂ  
 ಹೇರೋದ್ವೀಲಾತಯೋಃ ಪರಸ್ಪರಂ ವೈರಭಾವ ಆಸೀತ್ ಕಿನ್ನು ತದ್ಧಿನೇ  
 ದ್ವಯೋ ಮೇಲನಂ ಜಾತಮ್ | 13 ಪಶ್ಚಾತ್ ಪೀಲಾತಃ  
 ಪ್ರಧಾನಯಾಜಕಾನ್ ಶಾಸಕಾನ್ ಲೋಕಾಂಶ್ಚ ಯುಗಪದಾಹೂಯ  
 ಬಭಾಷೇ, 14 ರಾಜ್ಯವಿಪರ್ಯಯಕಾರಕೋಯಮ್ ಇತ್ಯುಕ್ತ್ವಾ  
 ಮನುಷ್ಯಮೇನಂ ಮಮ ನಿಕಟಮಾನ್ಯೈಷ್ಠ ಕಿನ್ನು ಪಶ್ಯತ ಯುಷ್ಮಾಕಂ  
 ಸಮಕ್ಷಮ್ ಅಸ್ಯ ವಿಚಾರಂ ಕೃತ್ವಾಪಿ ಪ್ರೋಕ್ತಾಪವಾದಾನುರೂಪೇಣಾಸ್ಯ  
 ಕೋಪ್ಯಪರಾಧಃ ಸಪ್ರಮಾಣೋ ನ ಜಾತಃ, 15 ಯೂಯಿಷ್ಠ ಹೇರೋದಃ  
 ಸನ್ನಿಧೌ ಪ್ರೇಷಿತಾ ಮಯಾ ತತ್ರಾಸ್ಯ ಕೋಪ್ಯಪರಾಧಸ್ತೇನಾಪಿ ನ ಪ್ರಾಪ್ತಃ |  
 ಪಶ್ಯತಾನೇನ ವಧಹೇತುಕಂ ಕಿಮಪಿ ನಾಪರಾಧಂ | 16 ತಸ್ಮಾದೇನಂ  
 ತಾಡಯಿತ್ವಾ ವಿಹಾಸ್ಯಾಮಿ | 17 ತತ್ರೋತ್ಸವೇ ತೇಷಾಮೇಕೋ  
 ಮೋಚಯಿತವ್ಯಃ | 18 ಇತಿ ಹೇತೋಸ್ತೇ ಪ್ರೋಚ್ಛೈರೇಕದಾ ಪ್ರೋಚುಃ,  
 ಏನಂ ದೂರೀಕೃತ್ಯ ಬರಬ್ಬಾನಾಮಾನಂ ಮೋಚಯ | 19 ಸ ಬರಬ್ಬಾ  
 ನಗರ ಉಪಪ್ಲವಧಾಪರಾಧಾಭ್ಯಾಂ ಕಾರಾಯಾಂ ಬದ್ಧ ಆಸೀತ್ | 20



ಕಿನ್ನು ಪೀಲಾತೋ ಯೀಶುಂ ಮೋಚಯಿತುಂ ವಾಙ್ಗನ್  
 ಪುನಸ್ತಾನುವಾಚ | 21 ತಥಾಪ್ಯೇನಂ ಕ್ರುಶೇ ವ್ಯಧ ಕ್ರುಶೇ ವ್ಯಧೇತಿ  
 ವದನ್ತಸ್ತೇ ರುರುವುಃ | 22 ತತಃ ಸ ತೃತೀಯವಾರಂ ಜಗಾದ ಕುತಃ? ಸ  
 ಕಿಂ ಕರ್ಮ್ಯ ಕೃತವಾನ್? ನಾಹಮಸ್ಯ ಕಮಪಿ ವಧಾಪರಾಧಂ ಪ್ರಾಪ್ತಃ  
 ಕೇವಲಂ ತಾಡಯಿತ್ವಾಮುಂ ತೃಜಾಮಿ | 23 ತಥಾಪಿ ತೇ ಪುನರೇನಂ  
 ಕ್ರುಶೇ ವ್ಯಧ ಇತ್ಯುಕ್ತ್ವಾ ಪ್ರೋಚ್ಛೈದ್ಧೃಢಂ ಪ್ರಾರ್ಥಯಾಙ್ಗಕ್ರಿರೇ; 24  
 ತತಃ ಪ್ರಧಾನಯಾಜಕಾದೀನಾಂ ಕಲರವೇ ಪ್ರಬಲೇ ಸತಿ  
 ತೇಷಾಂ ಪ್ರಾರ್ಥನಾರೂಪಂ ಕರ್ತುಂ ಪೀಲಾತ ಆದಿದೇಶ | 25  
 ರಾಜದ್ರೋಹವಧಯೋರಪರಾಧೇನ ಕಾರಾಸ್ಥಂ ಯಂ ಜನಂ ತೇ  
 ಯಯಾಚಿರೇ ತಂ ಮೋಚಯಿತ್ವಾ ಯೀಶುಂ ತೇಷಾಮಿಚ್ಛಾಯಾಂ  
 ಸಮಾರ್ಪಯತ್ | 26 ಅಥ ತೇ ಯೀಶುಂ ಗೃಹೀತ್ವಾ ಯಾನ್ತಿ, ಏತರ್ಹಿ  
 ಗ್ರಾಮಾದಾಗತಂ ಶಿಮೋನನಾಮಾನಂ ಕುರೀಣೀಯಂ ಜನಂ ಧೃತ್ವಾ  
 ಯೀಶೋಃ ಪಶ್ಚಾನ್ನೇತುಂ ತಸ್ಯ ಸ್ಯನ್ನೇ ಕ್ರುಶಮರ್ಪಯಾಮಾಸುಃ | 27  
 ತತೋ ಲೋಕಾರಣ್ಯಮಧ್ಯೇ ಬಹುಸ್ತ್ರಿಯೋ ರುದತ್ಯೋ ವಿಲಪಂತಶ್ಚ  
 ಯೀಶೋಃ ಪಶ್ಚಾದ್ ಯಯುಃ | 28 ಕಿನ್ನು ಸ ವ್ಯಾಘುಟ್ಟಿ ತಾ ಉವಾಚ,  
 ಹೇ ಯಿರೂಶಾಲಮೋ ನಾಯ್ಕೋ ಯುಯಂ ಮದರ್ಥಂ ನ ರುದಿತ್ವಾ  
 ಸ್ವಾರ್ಥಂ ಸ್ವಾಪತ್ಯಾರ್ಥಙ್ಗ ರುದಿತಿ; 29 ಪಶ್ಯತ ಯಃ ಕದಾಪಿ  
 ಗರ್ಭವತ್ಯೋ ನಾಭವನ್ ಸ್ತನ್ಯಙ್ಗ ನಾಪಾಯಯನ್ ತಾದೃಶೀ ವರ್ಣ್ಣಾ  
 ಯದಾ ಧನ್ಯಾ ವಕ್ಷ್ಯಂತಿ ಸ ಕಾಲ ಆಯಾತಿ | 30 ತದಾ ಹೇ ಶೈಲಾ  
 ಅಸ್ಮಾಕಮುಪರಿ ಪತತ, ಹೇ ಉಪಶೈಲಾ ಅಸ್ಮಾನಾಚ್ಛಾದಯತ  
 ಕಥಾಮೀದೃಶೀಂ ಲೋಕಾ ವಕ್ಷ್ಯಂತಿ | 31 ಯತಃ ಸತೇಜಸಿ ಶಾಖಿನಿ  
 ಚೇದೇತದ್ ಘಟಿತೇ ತರ್ಹಿ ಶುಷ್ಕಶಾಖಿನಿ ಕಿಂ ನ ಘಟಿಷ್ಯತೇ? 32 ತದಾ  
 ತೇ ಹನ್ತುಂ ದ್ವಾವಪರಾಧಿನೌ ತೇನ ಸಾರ್ಧಂ ನಿನ್ಯುಃ | 33 ಅಪರಂ  
 ಶಿರಃಕಪಾಲನಾಮಕಸ್ಥಾನಂ ಪ್ರಾಪ್ಯ ತಂ ಕ್ರುಶೇ ವಿವಿಧುಃ;  
 ತದ್ವಯೋರಪರಾಧಿನೋರೇಕಂ ತಸ್ಯ ದಕ್ಷಿಣೋ ತದನ್ಯಂ  
 ವಾಮೇ ಕ್ರುಶೇ ವಿವಿಧುಃ | 34 ತದಾ ಯೀಶುರಕಥಯತ್, ಹೇ  
 ಪಿತರೇತಾನ್ ಕ್ಷಮಸ್ವ ಯತ ಏತೇ ಯತ್ ಕರ್ಮ್ಯ ಕುರ್ವಂತಿ ತನ್ ನ  
 ವಿದುಃ; ಪಶ್ಚಾತ್ತೇ ಗುಟಿಕಾಪಾತಂ ಕೃತ್ವಾ ತಸ್ಯ ವಸ್ತ್ರಾಣಿ ವಿಭಜ್ಯ  
 ಜಗ್ಮುಃ | 35 ತತ್ರ ಲೋಕಸಂಘಸ್ತಿಷ್ಠನ್ ದದರ್ಶ; ತೇ ತೇಷಾಂ

ಶಾಸಕಾಶ್ಚ ತಮುಪಹಸ್ಯ ಜಗದುಃ, ಏಷ ಇತರಾನ್ ರಕ್ಷಿತವಾನ್  
ಯದೀಶ್ವರೇಣಾಭಿರುಚಿತೋ ಽಭಿಷಿಕ್ತಸ್ತಾತಾ ಭವತಿ ತರ್ಹಿ ಸ್ವಮಧುನಾ  
ರಕ್ಷತು | 36 ತದನ್ಯಃ ಸೇನಾಗಣಾ ಏತ್ಯ ತಸ್ಮೈ ಅಮ್ಲರಸಂ ದತ್ತಾ  
ಪರಿಹಸ್ಯ ಪ್ರೋವಾಚ, 37 ಚೇತ್ತ್ವಂ ಯಿಹೂದೀಯಾನಾಂ ರಾಜಾಸಿ  
ತರ್ಹಿ ಸ್ವಂ ರಕ್ಷ | 38 ಯಿಹೂದೀಯಾನಾಂ ರಾಜೇತಿ ವಾಕ್ಯಂ  
ಯೂನಾನೀಯರೋಮೀಬ್ರೀಯಾಕ್ಷರೈ ಲಿಖಿತಂ ತಚ್ಚಿರಸ  
ಊದ್ಧೇಽಸ್ಥಾಪ್ಯತ | 39 ತದೋಭಯಪಾರ್ಶ್ವಯೋ ವಿಢ್ಧಾ  
ಯಾವಪರಾಧಿನೌ ತಯೋರೇಕಸ್ತಂ ವಿನಿನ್ದ್ಯ ಬಭಾಷೇ, ಚೇತ್ತ್ವಮ್  
ಅಭಿಷಿಕ್ತೋಸಿ ತರ್ಹಿ ಸ್ವಮಾವಾಙ್ಕ ರಕ್ಷ | 40 ಕಿನ್ತ್ವನ್ಯಸ್ತಂ  
ತರ್ಹಿಯಿತ್ವಾವದತ್, ಈಶ್ವರಾತ್ತವ ಕಿಂಞಿದಪಿ ಭಯಂ ನಾಸ್ತಿ ಕಿಂ? ತ್ವಮಪಿ  
ಸಮಾನದಣ್ಣೋಸಿ, 41 ಯೋಗ್ಯಪಾತ್ರೇ ಆವಾಂ ಸ್ವಸ್ವಕರ್ಮಣಾಂ  
ಸಮುಚಿತಫಲಂ ಪ್ರಾಪ್ನುವಃ ಕಿನ್ತ್ವನೇನ ಕಿಮಪಿ ನಾಪರಾಧಂ | 42 ಅಥ  
ಸ ಯೀಶುಂ ಜಗಾದ ಹೇ ಪ್ರಭೇ ಭವಾನ್ ಸ್ವರಾಜ್ಯಪ್ರವೇಶಕಾಲೇ ಮಾಂ  
ಸ್ಮರತು | 43 ತದಾ ಯೀಶುಃ ಕಥಿತವಾನ್ ತ್ವಾಂ ಯಥಾರ್ಥಂ ವದಾಮಿ  
ತ್ವಮದ್ಯೈವ ಮಯಾ ಸಾರ್ಧಂ ಪರಲೋಕಸ್ಯ ಸುಖಸ್ಥಾನಂ ಪ್ರಾಪ್ಸ್ಯಸಿ |  
44 ಅಪರಙ್ಕ ದ್ವಿತೀಯಯಾಮಾತ್ ತೃತೀಯಯಾಮಪರ್ಯಂತಂ  
ರವೇಸ್ತೇಜಸೋನ್ವರ್ಹಿತತ್ವಾತ್ ಸರ್ವದೇಶೋಽನ್ಯಕಾರೇಣಾವೃತೋ 45  
ಮನ್ನಿರಸ್ಯ ಯವನಿಕಾ ಚ ಛಿದ್ಯಮಾನಾ ದ್ವಿಧಾ ಬಭೂವ | 46 ತತೋ  
ಯೀಶುರುಚ್ಚೈರುವಾಚ, ಹೇ ಪಿತ ಮರ್ಮಾತ್ಮಾನಂ ತವ ಕರೇ  
ಸಮರ್ಪಯೇ, ಇತ್ಯುಕ್ತ್ವಾ ಸ ಪ್ರಾಣಾನ್ ಜಹೌ | 47 ತದೈತಾ  
ಘಟಿನಾ ದೃಷ್ಟ್ವಾ ಶತಸೇನಾಪತಿರೀಶ್ವರಂ ಧನ್ಯಮುಕ್ತ್ವಾ  
ಕಥಿತವಾನ್ ಅಯಂ ನಿತಾಂತಂ ಸಾಧುಮನುಷ್ಯ ಆಸೀತ್ | 48 ಅಥ  
ಯಾವನ್ನೋ ಲೋಕಾ ದ್ರಷ್ಟುಮ್ ಆಗತಾಸ್ತೇ ತಾ ಘಟಿನಾ  
ದೃಷ್ಟ್ವಾ ವಕ್ಷಃಸು ಕರಾಘಾತಂ ಕೃತ್ವಾ ವ್ಯಾಚುಟೈ ಗತಾಃ | 49  
ಯೀಶೋ ಜ್ಞಾತಯೋ ಯಾ ಯಾ ಯೋಷಿತಶ್ಚ ಗಾಲೀಲಸ್ತೇನ  
ಸಾರ್ಧಮಾಯಾತಾಸ್ತಾ ಅಪಿ ದೂರೇ ಸ್ಥಿತ್ವಾ ತತ್ ಸರ್ವಂ ದದೃಶುಃ | 50  
ತದಾ ಯಿಹೂದೀಯಾನಾಂ ಮನ್ತ್ರಣಾಂ ತ್ರಿಯಾಙ್ಗಸಮ್ಮನ್ಯಮಾನ  
ಈಶ್ವರಸ್ಯ ರಾಜತ್ವಮ್ ಅಪೇಕ್ಷಮಾಣೋ 51 ಯಿಹೂದಿದೇಶೀಯೋ  
ಽರಿಮಥೀಯನಗರೀಯೋ ಯೂಷಫಾಮಾ ಮನ್ತ್ರೀ ಭದ್ರೋ

ಧಾರ್ಮಿಕಶ್ಚ ಪುಮಾನ್ 52 ಪೀಲಾತಾನ್ತಿಕಂ ಗತ್ವಾ ಯೀಶೋ ದೇಹಂ  
ಯಯಾಚೇ | 53 ಪಶ್ಚಾದ್ ವಪುರವರೋಹ್ಯ ವಾಸಸಾ ಸಂವೇಷ್ಟ್ಯ  
ಯತ್ರ ಕೋಪಿ ಮಾನುಷೋ ನಾಸ್ಥಾಪ್ಯತ ತಸ್ಮಿನ್ ಶೈಲೇ ಸ್ವತೇ ಶ್ಮಶಾನೇ  
ತದಸ್ಥಾಪಯತ್ | 54 ತದ್ವಿನಮಾಯೋಜನೀಯಂ ದಿನಂ  
ವಿಶ್ರಾಮವಾರಶ್ಚ ಸಮೀಪಃ | 55 ಅಪರಂ ಯೀಶುನಾ ಸಾರ್ಧಂ  
ಗಾಲೀಲ ಆಗತಾ ಯೋಷಿತಃ ಪಶ್ಚಾದಿತ್ವಾ ಶ್ಮಶಾನೇ ತತ್ರ ಯಥಾ ವಪುಃ  
ಸ್ಥಾಪಿತಂ ತಚ್ಚ ದೃಷ್ಟ್ವಾ 56 ವ್ಯಾಘುಟ್ಟ್ಯ ಸುಗನ್ನಿದ್ರವೃತ್ತೈಲಾನಿ ಕೃತ್ವಾ  
ವಿಧಿವದ್ ವಿಶ್ರಾಮವಾರೇ ವಿಶ್ರಾಮಂ ಚಕುಃ |

**24** ಅಥ ಸಪ್ತಾಹಪ್ರಥಮದಿನೇಽತಿಪ್ರತ್ಯೂಷೇ ತಾ ಯೋಷಿತಃ  
ಸಮ್ಪಾದಿತಂ ಸುಗನ್ನಿದ್ರವ್ಯಂ ಗೃಹೀತ್ವಾ ತದನ್ಯಾಭಿಃ ಕಿಯತೀಭಿಃ  
ಸ್ತ್ರೀಭಿಃ ಸಹ ಶ್ಮಶಾನಂ ಯಯುಃ | 2 ಕಿನ್ನು ಶ್ಮಶಾನದ್ವಾರಾತ್  
ಪಾಷಾಣಮಪಸಾರಿತಂ ದೃಷ್ಟ್ವಾ 3 ತಾಃ ಪ್ರವಿಶ್ಯ ಪ್ರಭೋ  
ದೇಹಮಪ್ರಾಪ್ಯ 4 ವ್ಯಾಕುಲಾ ಭವಂತಿ ಏತರ್ಹಿ  
ತೇಜೋಮಯವಸ್ತ್ರಾನ್ವಿತೌ ದ್ವೌ ಪುರುಷೌ ತಾಸಾಂ  
ಸಮೀಪೇ ಸಮುಪಸ್ಥಿತೌ 5 ತಸ್ಮಾತ್ತಾಃ ಶಬ್ದಾಯುಕ್ತಾ  
ಭೂಮಾವಧೋಮುಖ್ಯಸ್ಯಸ್ಥಃ | ತದಾ ತೌ ತಾ ಊಚತು ಮೃತಾನಾಂ  
ಮಧ್ಯೇ ಜೀವಂತಂ ಕುತೋ ಮೃಗಯಥ? 6 ಸೋತ್ರ ನಾಸ್ತಿ ಸ  
ಉದಸ್ಥಾತ್ | 7 ಪಾಪಿನಾಂ ಕರೇಷು ಸಮರ್ಪಿತೇನ ಕ್ರುಶೇ ಹತೇನ ಚ  
ಮನುಷ್ಯಪುತ್ರೇಣ ತೃತೀಯದಿವಸೇ ಶ್ಮಶಾನಾದುತ್ತಾತವ್ಯಮ್ ಇತಿ  
ಕಥಾಂ ಸ ಗಲೀಲಿ ತಿಷ್ಠನ್ ಯುಷ್ಮಭ್ಯಂ ಕಥಿತವಾನ್ ತಾಂ ಸ್ಮರತ | 8  
ತದಾ ತಸ್ಯ ಸಾ ಕಥಾ ತಾಸಾಂ ಮನಃಸು ಜಾತಾ | 9 ಅನಂತರಂ  
ಶ್ಮಶಾನಾದ್ ಗತ್ವಾ ತಾ ಏಕಾದಶಶಿಷ್ಯಾದಿಭ್ಯಃ ಸರ್ವೈಭ್ಯಸ್ತಾಂ ವಾರ್ತಾಂ  
ಕಥಯಾಮಾಸುಃ | 10 ಮಗ್ದಲೀನೀಮರಿಯಮ್, ಯೋಹನಾ,  
ಯಾಕೂಬೋ ಮಾತಾ ಮರಿಯಮ್ ತದನ್ಯಾಃ ಸಜ್ಜಿನ್ಯೋ ಯೋಷಿತಶ್ಚ  
ಪ್ರೇರಿತೇಭ್ಯ ಏತಾಃ ಸರ್ವಾಃ ವಾರ್ತಾಃ ಕಥಯಾಮಾಸುಃ 11 ಕಿನ್ನು  
ತಾಸಾಂ ಕಥಾಮ್ ಅನರ್ಥಕಾಖ್ಯಾನಮಾತ್ರಂ ಬುದ್ಧ್ವಾ ಕೋಪಿ ನ  
ಪ್ರತ್ಯೈತ್ | 12 ತದಾ ಪಿತರ ಉತ್ಥಾಯ ಶ್ಮಶಾನಾನ್ತಿಕಂ ದಧಾವ, ತತ್ರ ಚ  
ಪ್ರಹೋ ಭೂತ್ವಾ ಪಾರ್ಶ್ವೈಕಸ್ಥಾಪಿತಂ ಕೇವಲಂ ವಸ್ತ್ರಂ ದದರ್ಶ;  
ತಸ್ಮಾದಾಶ್ಚಯ್ಯಂ ಮನ್ಯಮಾನೋ ಯದಘಟಿತ ತನ್ನನಸಿ

ವಿಚಾರಯನ್ ಪ್ರತಸ್ಥೇ | 13 ತಸ್ಮಿನ್ನೇವ ದಿನೇ ದ್ವೌ ಶಿಯ್ಯೌ  
 ಯಿರೂಶಾಲಮಶ್ವತುಷ್ಮೋಶಾನ್ತರಿತಮ್ ಇಮ್ಮಾಯುಗ್ರಾಮಂ  
 ಗಚ್ಛನ್ತೌ 14 ತಾಸಾಂ ಘಟನಾನಾಂ ಕಥಾಮಕಥಯತಾಂ 15  
 ತಯೋರಾಲಾಪವಿಚಾರಯೋಃ ಕಾಲೇ ಯೀಶುರಾಗತ್ಯ ತಾಭ್ಯಾಂ ಸಹ  
 ಜಗಾಮ 16 ಕಿನ್ನು ಯಥಾ ತೌ ತಂ ನ ಪರಿಚಿನುತಸ್ತದರ್ಥಂ ತಯೋ  
 ದ್ಯುಷ್ಟಿಃ ಸಂದುದ್ಧಾ | 17 ಸ ತೌ ಪೃಷ್ಠವಾನ್ ಯುವಾಂ ವಿಷಣ್ಣೌ ಕಿಂ  
 ವಿಚಾರಯನ್ತೌ ಗಚ್ಛಥಃ? 18 ತತಸ್ತಯೋಃ ಕ್ಲಿಯಪಾನಾಮಾ  
 ಪ್ರತ್ಯುವಾಚ ಯಿರೂಶಾಲಮಪುರೇಽಧುನಾ ಯಾನ್ಯಘಟಿನ್ತ ತ್ವಂ  
 ಕೇವಲವಿದೇಶೀ ಕಿಂ ತದ್ವೃತ್ತಾನ್ತಂ ನ ಜಾನಾಸಿ? 19 ಸ ಪಪ್ರಚ್ಛ ಕಾ  
 ಘಟಿನಾಃ? ತದಾ ತೌ ವಕ್ತುಮಾರೇಭಾತೇ ಯೀಶುನಾಮಾ ಯೋ  
 ನಾಸರತೀಯೋ ಭವಿಷ್ಯದ್ವಾದೀ ಈಶ್ವರಸ್ಯ ಮಾನುಷಾಣಾಂ ಸಾಕ್ಷಾತ್  
 ವಾಕ್ಯೇ ಕರ್ಮಣಿ ಚ ಶಕ್ತಿಮಾನಾಸೀತ್ 20 ತಮ್ ಅಸ್ಮಾಕಂ  
 ಪ್ರಧಾನಯಾಜಕಾ ವಿಚಾರಕಾಶ್ಚ ಕೇನಾಪಿ ಪ್ರಕಾರೇಣ ಕ್ರುಶೇ ವಿದ್ಧಾ  
 ತಸ್ಯ ಪ್ರಾಣಾನನಾಶಯನ್ ತದೀಯಾ ಘಟಿನಾಃ; 21 ಕಿನ್ನು ಯ  
 ಇಸ್ರಾಯೇಲೀಯಲೋಕಾನ್ ಉದ್ಧಾರಯಿಷ್ಯತಿ ಸ ಏವಾಯಮ್  
 ಇತ್ಯಾಶಾಸ್ಮಾಭಿಃ ಕೃತಾ | ತದ್ಯಥಾ ತಥಾಸ್ತು ತಸ್ಯಾ ಘಟಿನಾಯಾ ಅದ್ಯ  
 ದಿನತ್ರಯಂ ಗತಂ | 22 ಅಧಿಕನ್ವಸ್ತಾಕಂ ಸಜ್ಜಿನೀನಾಂ ಕಿಯತ್ಸೀಣಾಂ  
 ಮುಖೇಭ್ಯೋಽಸಮ್ಭವವಾಕ್ಯಮಿದಂ ಶ್ರುತಂ; 23 ತಾಃ ಪ್ರತ್ಯೂಷೇ  
 ಶ್ಮಶಾನಂ ಗತ್ವಾ ತತ್ರ ತಸ್ಯ ದೇಹಮ್ ಅಪ್ರಾಪ್ಯ ವ್ಯಾಘುಟ್ಟೇತ್ವಾ  
 ಪ್ರೋಕ್ತವತ್ಯಃ ಸ್ವರ್ಗೀಸದೂತೌ ದೃಷ್ಟವಸ್ತಾಭಿಸ್ತೌ ಚಾವಾದಿಷ್ಟಾಂ ಸ  
 ಜೀವಿತವಾನ್ | 24 ತತೋಸ್ತಾಕಂ ಕೈಶ್ಚಿತ್ ಶ್ಮಶಾನಮಗಮ್ಯತ ತೇಽಪಿ  
 ಸ್ತ್ರೀಣಾಂ ವಾಕ್ಯಾನುರೂಪಂ ದೃಷ್ಟವನ್ತಃ ಕಿನ್ನು ತಂ ನಾಪಶ್ಯನ್ | 25  
 ತದಾ ಸ ತಾವುವಾಚ, ಹೇ ಅಬೋಧೌ ಹೇ ಭವಿಷ್ಯದ್ವಾದಿಭಿರುಕ್ತವಾಕ್ಯಂ  
 ಪ್ರತ್ಯೇತುಂ ವಿಲಮ್ಬಮಾನೌ; 26 ಏತತ್ಸರ್ವದುಃಖಂ ಭುಕ್ತ್ವಾ  
 ಸ್ವಭೂತಿಪ್ರಾಪ್ತಿಃ ಕಿಂ ಖ್ರೀಷ್ಟಸ್ಯ ನ ನ್ಯಾಯಾ? 27 ತತಃ ಸ  
 ಮೂಸಾಗ್ರನ್ಥಮಾರಭ್ಯ ಸರ್ವಭವಿಷ್ಯದ್ವಾದಿನಾಂ ಸರ್ವಶಾಸ್ತ್ರೇ ಸ್ವಸ್ಮಿನ್  
 ಲಿಖಿತಾಖ್ಯಾನಾಭಿಪ್ರಾಯಂ ಬೋಧಯಾಮಾಸ | 28 ಅಥ  
 ಗಮ್ಯಗ್ರಾಮಾಭ್ಯುಣಂ ಪ್ರಾಪ್ಯ ತೇನಾಗ್ರೇ ಗಮನಲಕ್ಷಣೇ ದರ್ಶಿತೇ 29 ತೌ  
 ಸಾಧಯಿತ್ವಾವದತಾಂ ಸಹಾವಾಭ್ಯಾಂ ತಿಷ್ಠ ದಿನೇ ಗತೇ ಸತಿ

ರಾತ್ರಿರಭೂತ್; ತತಃ ಸ ತಾಭ್ಯಾಂ ಸಾರ್ಧಂ ಸ್ಥಾತುಂ ಗೃಹಂ ಯಯೌ |  
 30 ಪಶ್ಚಾದ್ಭೋಜನೋಪವೇಶಕಾಲೇ ಸ ಪೂಪಂ ಗೃಹೀತ್ವಾ  
 ಈಶ್ವರಗುಣಾನ್ ಜಗಾದ ತನ್ನ ಭಂಕ್ತ್ವಾ ತಾಭ್ಯಾಂ ದದೌ | 31 ತದಾ  
 ತಯೋ ದ್ಯುಷ್ಟೌ ಪ್ರಸನ್ನಾಯಾಂ ತಂ ಪ್ರತ್ಯಭಿಜ್ಞತುಃ ಕಿನ್ತು ಸ ತಯೋಃ  
 ಸಾಕ್ಷಾದನ್ತರ್ದಧೇ | 32 ತತಸ್ತೌ ಮಿಥೋಭಿಧಾತುಮ್ ಆರಬ್ಧವನ್ತೌ  
 ಗಮನಕಾಲೇ ಯದಾ ಕಥಾಮಕಥಯತ್ ಶಾಸ್ತ್ರಾರ್ಥಜ್ಞಬೋಧಯತ್  
 ತದಾವಯೋ ಬುರ್ದಿಃ ಕಿಂ ನ ಪ್ರಾಜ್ಞಲತ್? 33 ತೌ ತತ್ಕ್ಷಣಾದುತ್ಥಾಯ  
 ಯಿರೂಶಾಲಮಪುರಂ ಪ್ರತ್ಯಾಯಯತುಃ, ತತ್ಸಾನ್ಲೇ ಶಿಷ್ಯಾಣಾಮ್  
 ಏಕಾದಶಾನಾಂ ಸಜ್ಜಿನಾನ್ವ ದರ್ಶನಂ ಜಾತಂ | 34 ತೇ ಪ್ರೋಚುಃ  
 ಪ್ರಭುರುದತಿಷ್ಠದ್ ಇತಿ ಸತ್ಯಂ ಶಿಮೋನೇ ದರ್ಶನಮದಾಚ್ಚ | 35 ತತಃ  
 ಪಥಃ ಸರ್ವ್ವಘಟನಾಯಾಃ ಪೂಪಭಿಜ್ಞನೇನ ತತ್ಪರಿಚಯಸ್ಯ ಚ  
 ಸರ್ವ್ವವೃತ್ತಾನ್ತಂ ತೌ ವಕ್ತುಮಾರೇಭಾತೇ | 36 ಇತ್ಥಂ ತೇ ಪರಸ್ಪರಂ  
 ವದಂತಿ ತತ್ಕಾಲೇ ಯೀಶುಃ ಸ್ವಯಂ ತೇಷಾಂ ಮಧ್ಯ ಪ್ರೋತ್ಥಯ  
 ಯುಷ್ಮಾಕಂ ಕಲ್ಯಾಣಂ ಭೂಯಾದ್ ಇತ್ಯುವಾಚ, 37 ಕಿನ್ತು ಭೂತಂ  
 ಪಶ್ಯಾಮ ಇತ್ಯನುಮಾಯ ತೇ ಸಮುದ್ವಿವಿಜಿರೇ ತ್ರೇಷುಶ್ಚ | 38 ಸ  
 ಉವಾಚ, ಕುತೋ ದುಃಖಿತಾ ಭವಥ? ಯುಷ್ಮಾಕಂ ಮನಃಸು ಸನ್ನೇಹ  
 ಉದೇತಿ ಚ ಕುತಃ? 39 ಏಷೋಹಂ, ಮಮ ಕರೌ ಪಶ್ಯತ ವರಂ  
 ಸ್ಪೃಷ್ಟ್ವಾ ಪಶ್ಯತ, ಮಮ ಯಾದೃಶಾನಿ ಪಶ್ಯಥ ತಾದೃಶಾನಿ ಭೂತಸ್ಯ  
 ಮಾಂಸಾಸ್ಥಿನಿ ನ ಸನ್ತಿ | 40 ಇತ್ಯುಕ್ತ್ವಾ ಸ ಹಸ್ತಪಾದಾನ್  
 ದರ್ಶಯಾಮಾಸ | 41 ತೇಽಸಂಭವಂ ಜ್ಞಾತ್ವಾ ಸಾನನ್ದಾ ನ  
 ಪ್ರತ್ಯಯನ್ | ತತಃ ಸ ತಾನ್ ಪಪ್ರಚ್ಛ, ಅತ್ರ ಯುಷ್ಮಾಕಂ  
 ಸಮೀಪೇ ಖಾದ್ಯಂ ಕಿಂಚಿದಸ್ತಿ? 42 ತತಸ್ತೇ ಕಿಯದ್ಧಗ್ಧಮತ್ಸ್ಯಂ  
 ಮಧು ಚ ದದುಃ 43 ಸ ತದಾದಾಯ ತೇಷಾಂ ಸಾಕ್ಷಾದ್  
 ಬುಭುಜೇ 44 ಕಥಯಾಮಾಸ ಚ ಮೂಸಾವ್ಯವಸ್ಥಾಯಾಂ  
 ಭವಿಷ್ಯದ್ವಾದಿನಾಂ ಗ್ರನ್ಥೇಷು ಗೀತಪುಸ್ತಕೇ ಚ ಮಯಿ ಯಾನಿ ಸರ್ವ್ವಾಣಿ  
 ವಚನಾನಿ ಲಿಖಿತಾನಿ ತದನುರೂಪಾಣಿ ಘಟಿಷ್ಯಂತೇ ಯುಷ್ಮಾಭಿಃ  
 ಸಾರ್ಧಂ ಸ್ಥಿತ್ವಾಹಂ ಯದೇತದ್ವಾಕ್ಯಮ್ ಅವದಂ ತದಿದಾನೀಂ  
 ಪ್ರತ್ಯಕ್ಷಮಭೂತ್ | 45 ಅಥ ತೇಭ್ಯಃ ಶಾಸ್ತ್ರಬೋಧಾಧಿಕಾರಂ  
 ದತ್ತಾವದತ್, 46 ಖ್ರೀಷ್ಟೇನೇತ್ಥಂ ಮೃತಿಯಾತನಾ ಭೋಕ್ತವ್ಯಾ

ತೃತೀಯದಿನೇ ಚ ಶ್ರುಶಾನಾದುತ್ಥಾತವ್ಯಇಷ್ಟೇತಿ ಲಿಪಿರಸ್ತಿ; 47 ತನ್ನಾಮ್ನಾ  
 ಯಿರೂಶಾಲಮಮಾರಭ್ಯ ಸರ್ವದೇಶೇ ಮನಃಪರಾವರ್ತನಸ್ಯ  
 ಪಾಪಮೋಚನಸ್ಯ ಚ ಸುಸಂವಾದಃ ಪ್ರಚಾರಯಿತವ್ಯಃ, 48  
 ಏಷು ಸರ್ವೇಷು ಯೂಯಂ ಸಾಕ್ಷಿಣಃ| 49 ಅಪರಾಙ್ಕ ಪಶ್ಯತ  
 ಪಿತ್ರಾ ಯತ್ ಪ್ರತಿಜ್ಞಾತಂ ತತ್ ಪ್ರೇಷಯಿಷ್ಯಾಮಿ, ಅತಃಪವ  
 ಯಾವತ್ಕಾಲಂ ಯೂಯಂ ಸ್ವರ್ಗೀಯಾಂ ಶಕ್ತಿಂ ನ ಪ್ರಾಪ್ಸ್ಯಥ  
 ತಾವತ್ಕಾಲಂ ಯಿರೂಶಾಲಮ್ಮಗರೇ ತಿಷ್ಠತ| 50 ಅಥ ಸ ತಾನ್  
 ಬೈಥನೀಯಾಪರ್ಯಂತಂ ನೀತ್ವಾ ಹಸ್ತಾವುತ್ಕ್ರೋಲ್ಯ ಆಶಿಷ  
 ವಕ್ತುಮಾರೇಭೇ 51 ಆಶಿಷಂ ವದನ್ನೇವ ಚ ತೇಭ್ಯಃ ಪೃಥಗ್ ಭೂತ್ವಾ  
 ಸ್ವರ್ಗಾಯ ನೀತೋಽಭವತ್| 52 ತದಾ ತೇ ತಂ ಭಜಮಾನಾ  
 ಮಹಾನನ್ನೇನ ಯಿರೂಶಾಲಮಂ ಪ್ರತ್ಯಾಜಗ್ಮುಃ| 53 ತತೋ ನಿರಂತರಂ  
 ಮಂದಿರೇ ತಿಷ್ಠಂತ ಈಶ್ವರಸ್ಯ ಪ್ರಶಂಸಾಂ ಧನ್ಯವಾದಾಙ್ಕ ಕರ್ತೃಮ್  
 ಆರೇಭಿರೇ| ಇತಿ||

## ಯೋಹನಃ

1 ಆದೌ ವಾದ ಆಸೀತ್ ಸ ಚ ವಾದ ಈಶ್ವರೇಣ ಸಾರ್ಥಮಾಸೀತ್  
ಸ ವಾದಃ ಸ್ವಯಮೀಶ್ವರ ಏವ | 2 ಸ ಆದಾವೀಶ್ವರೇಣ ಸಹಾಸೀತ್ |  
3 ತೇನ ಸರ್ವಂ ವಸ್ತು ಸಸೃಜೇ ಸರ್ವೇಷು ಸೃಷ್ಟವಸ್ತುಷು ಕಿಮಪಿ  
ವಸ್ತು ತೇನಾಸೃಷ್ಟಂ ನಾಸ್ತಿ | 4 ಸ ಜೀವನಸ್ಯಾಕಾರಃ, ತಚ್ಚ ಜೀವನಂ  
ಮನುಷ್ಯಾಣಾಂ ಜ್ಯೋತಿಃ | 5 ತಜ್ಜ್ಯೋತಿರನ್ಧಕಾರೇ ಪ್ರಚಕಾಶೇ  
ಕಿನ್ತ್ವನ್ಧಕಾರಸ್ತನ್ನ ಜಗ್ರಾಹ | 6 ಯೋಹನ್ ನಾಮಕ ಏಕೋ  
ಮನುಜ ಈಶ್ವರೇಣ ಪ್ರೇಷಯಾಚ್ಚಕ್ರೇ | 7 ತದ್ವಾರಾ ಯಥಾ  
ಸರ್ವೇ ವಿಶ್ವಸನ್ತಿ ತದರ್ಥಂ ಸ ತಜ್ಜ್ಯೋತಿಷಿ ಪ್ರಮಾಣಂ ದಾತುಂ  
ಸಾಕ್ಷಿಸ್ವರೂಪೋ ಭೂತ್ವಾಗಮತ್, 8 ಸ ಸ್ವಯಂ ತಜ್ಜ್ಯೋತಿ ನ  
ಕಿನ್ತು ತಜ್ಜ್ಯೋತಿಷಿ ಪ್ರಮಾಣಂ ದಾತುಮಾಗಮತ್ | 9 ಜಗತ್ಯಾಗತ್ಯ  
ಯಃ ಸರ್ವಮನುಜೇಭ್ಯೋ ದೀಪ್ತಿಂ ದದಾತಿ ತದೇವ ಸತ್ಯಜ್ಯೋತಿಃ |  
10 ಸ ಯಜ್ಜಗದಸೃಜತ್ ತನ್ನದ್ಯ ಏವ ಸ ಆಸೀತ್ ಕಿನ್ತು ಜಗತೋ  
ಲೋಕಾಸ್ತಂ ನಾಜಾನನ್ | 11 ನಿಜಾಧಿಕಾರಂ ಸ ಆಗಚ್ಛತ್ ಕಿನ್ತು  
ಪ್ರಜಾಸ್ತಂ ನಾಗ್ಯಹ್ಲನ್ | 12 ತಥಾಪಿ ಯೇ ಯೇ ತಮಗ್ಯಹ್ಲನ್ ಅರ್ಥಾತ್  
ತಸ್ಯ ನಾಮ್ನಿ ವ್ಯಶ್ವಸನ್ ತೇಭ್ಯ ಈಶ್ವರಸ್ಯ ಪುತ್ರಾ ಭವಿತುಮ್ ಅಧಿಕಾರಮ್  
ಅದದಾತ್ | 13 ತೇಷಾಂ ಜನಿಃ ಶೋಣಿತಾನ್ ಶಾರೀರಿಕಾಭಿಲಾಷಾನ್  
ಮಾನವಾನಾಮಿಚ್ಛಾತೋ ನ ಕಿನ್ತ್ವೀಶ್ವರಾದಭವತ್ | 14 ಸ ವಾದೋ  
ಮನುಷ್ಯರೂಪೇಣಾವತೀರ್ಯ ಸತ್ಯತಾನುಗ್ರಹಾಭ್ಯಾಂ ಪರಿಪೂರ್ಣಃ  
ಸನ್ ಸಾರ್ಥಮ್ ಅಸ್ಮಾಭಿ ನ್ಯವಸತ್ ತತಃ ಪಿತುರದ್ವಿತೀಯಪುತ್ರಸ್ಯ  
ಯೋಗ್ಯೋ ಯೋ ಮಹಿಮಾ ತಂ ಮಹಿಮಾನಂ ತಸ್ಯಾಪಶ್ಯಾಮ |  
15 ತತೋ ಯೋಹನಪಿ ಪ್ರಚಾರ್ಯುಃ ಸಾಕ್ಷ್ಯಮಿದಂ ದತ್ತವಾನ್  
ಯೋ ಮಮ ಪಶ್ಯಾದ್ ಆಗಮಿಷ್ಯತಿ ಸ ಮತ್ತೋ ಗುರುತರಃ;  
ಯತೋ ಮತ್ಪೂರ್ವಂ ಸ ವಿದ್ಯಮಾನ ಆಸೀತ್; ಯದರ್ಥಮ್  
ಅಹಂ ಸಾಕ್ಷ್ಯಮಿದಮ್ ಅದಾಂ ಸ ಏಷಃ | 16 ಅಪರಣ್ಣ ತಸ್ಯ  
ಪೂರ್ಣತಾಯಾ ವಯಂ ಸರ್ವೇ ಕ್ರಮಶಃ ಕ್ರಮಶೋನುಗ್ರಹಂ  
ಪ್ರಾಪ್ತಾಃ | 17 ಮೂಸಾದ್ವಾರಾ ವ್ಯವಸ್ಥಾ ದತ್ತಾ ಕಿನ್ತ್ವನುಗ್ರಹಃ ಸತ್ಯತ್ವಜ್ಞ  
ಯೀಶುಖ್ರೀಷ್ಟದ್ವಾರಾ ಸಮುಪಾತಿಷ್ಯತಾಂ | 18 ಕೋಪಿ ಮನುಜ  
ಈಶ್ವರಂ ಕದಾಪಿ ನಾಪಶ್ಯತ್ ಕಿನ್ತು ಪಿತುಃ ಕ್ರೋಡಸೋಽದ್ವಿತೀಯಃ

ಪುತ್ರಸ್ತಂ ಪ್ರಕಾಶಯತ್ | 19 ತ್ವಂ ಕಃ? ಇತಿ ವಾಕ್ಯಂ ಪ್ರೇಷ್ಟುಂ  
 ಯದಾ ಯಿಹೂದೀಯಲೋಕಾ ಯಾಜಕಾನ್ ಲೇವಿಲೋಕಾಂಶ್ಚ  
 ಯಿರೂಶಾಲಮೋ ಯೋಹನಃ ಸಮೀಪೇ ಪ್ರೇಷಯಾಮಾಸುಃ, 20  
 ತದಾ ಸ ಸ್ವೀಕೃತವಾನ್ ನಾಪಹ್ನೂತವಾನ್ ನಾಹಮ್ ಅಭಿಷಿಕ್ತ  
 ಇತ್ಯಭಿಷಿಕ್ತವಾನ್ | 21 ತದಾ ತೇಽಪ್ಯೃಚ್ಛನ್ ತರ್ಹಿ ಕೋ ಭವಾನ್?  
 ಕಿಂ ಏಲಿಯಃ? ಸೋವದತ್ ನ; ತತಸ್ತೇಽಪ್ಯೃಚ್ಛನ್ ತರ್ಹಿ ಭವಾನ್ ಸ  
 ಭವಿಷ್ಯದ್ವಾದೀ? ಸೋವದತ್ ನಾಹಂ ಸಃ | 22 ತದಾ ತೇಽಪ್ಯೃಚ್ಛನ್  
 ತರ್ಹಿ ಭವಾನ್ ಕಃ? ವಯಂ ಗತ್ವಾ ಪ್ರೇರಕಾನ್ ತ್ವಯಿ ಕಿಂ  
 ವಕ್ಷ್ಯಾಮಃ? ಸ್ವಸ್ಮಿನ್ ಕಿಂ ವದಸಿ? 23 ತದಾ ಸೋವದತ್ | ಪರಮೇಶಸ್ಯ  
 ಪನ್ನಾನಂ ಪರಿಷ್ಕುರುತ ಸರ್ವತಃ | ಇತೀದಂ ಪ್ರಾನ್ತರೇ ವಾಕ್ಯಂ ವದತಃ  
 ಕಸ್ಯಚಿದ್ರವಃ | ಕಥಾಮಿಮಾಂ ಯಸ್ಮಿನ್ ಯಿಶಯಿಯೋ ಭವಿಷ್ಯದ್ವಾದೀ  
 ಲಿಖಿತವಾನ್ ಸೋಹಮ್ | 24 ಯೇ ಪ್ರೇಷಿತಾಸ್ತೇ ಫಿರೂಶಿಲೋಕಾಃ |  
 25 ತದಾ ತೇಽಪ್ಯೃಚ್ಛನ್ ಯದಿ ನಾಭಿಷಿಕ್ತೋಸಿ ಏಲಿಯೋಸಿ ನ ಸ  
 ಭವಿಷ್ಯದ್ವಾದ್ಯಪಿ ನಾಸಿ ಚ, ತರ್ಹಿ ಲೋಕಾನ್ ಮಜ್ಜಯಸಿ ಕುತಃ? 26  
 ತತೋ ಯೋಹನ್ ಪ್ರತ್ಯವೋಚತ್, ತೋಯೇಽಹಂ ಮಜ್ಜಯಾಮೀತಿ  
 ಸತ್ಯಂ ಕಿನ್ನು ಯಂ ಯೂಯಂ ನ ಜಾನೀಥ ತಾದೃಶ ಏಕೋ  
 ಜನೋ ಯುಷ್ಮಾಕಂ ಮಧ್ಯ ಉಪತಿಷ್ಠತಿ | 27 ಸ ಮತ್ಪಶ್ಚಾದ್  
 ಆಗತೋಪಿ ಮತ್ನೂರ್ವ್ವಂ ವರ್ತಮಾನ ಆಸೀತ್ ತಸ್ಯ ಪಾದುಕಾಬಿನ್ನನಂ  
 ಮೋಚಯಿತುಮಪಿ ನಾಹಂ ಯೋಗ್ಯೋಸ್ಮಿ | 28 ಯರ್ಧ್ವನನದ್ಯಾಃ  
 ಪಾರಸ್ಥಭೈಥಬಾರಾಯಾಂ ಯಸ್ಮಿನ್ನಾನ್ಯೇ ಯೋಹನಮಜ್ಜಯತ್ ತಸ್ಮಿನ್  
 ಸ್ಥಾನೇ ಸರ್ವಮೇತದ್ ಅಘಟಿತ | 29 ಪರೇಽಹನಿ ಯೋಹನ್  
 ಸ್ವನಿಕಟಮಾಗಚ್ಛಂತಂ ಯಿಶುಂ ವಿಲೋಕ್ಯ ಪ್ರಾವೋಚತ್ ಜಗತಃ  
 ಪಾಪಮೋಚಕಮ್ ಈಶ್ವರಸ್ಯ ಮೇಷಶಾವಕಂ ಪಶ್ಯತ | 30 ಯೋ  
 ಮಮ ಪಶ್ಚಾದಾಗಮಿಷ್ಯತಿ ಸ ಮತ್ತೋ ಗುರುತರಃ, ಯತೋ  
 ಹೇತೋರ್ಮತ್ನೂರ್ವ್ವಂ ಸೋಽವರ್ತತ ಯಸ್ಮಿನ್ನಹಂ ಕಥಾಮಿಮಾಂ  
 ಕಥಿತವಾನ್ ಸ ಏವಾಯಂ | 31 ಅಪರಂ ನಾಹಮೇನಂ  
 ಪ್ರತ್ಯಭಿಜ್ಞಾತವಾನ್ ಕಿನ್ನು ಇಸ್ರಾಯೇಲೋಕಾ ಏನಂ ಯಥಾ ಪರಿಚಿನ್ವನ್ತಿ  
 ತದಭಿಪ್ರಾಯೇಣಾಹಂ ಜಲೇ ಮಜ್ಜಯಿತುಮಾಗಚ್ಛಮ್ | 32 ಪುನಶ್ಚ  
 ಯೋಹನಪರಮೇಕಂ ಪ್ರಮಾಣಂ ದತ್ವಾ ಕಥಿತವಾನ್ ವಿಹಾಯಸಃ



ಕಪೋತವದ್ ಅವತರನ್ನಮಾತ್ಮಾನಮ್ ಅಸ್ಯೋಪರ್ಯವತಿಷ್ಠನ್ತಂ  
 ಚ ದೃಷ್ಟವಾನಹಮ್ | 33 ನಾಹಮೇನಂ ಪ್ರತ್ಯಭಿಜ್ಞಾತವಾನ್ ಇತಿ  
 ಸತ್ಯಂ ಕಿನ್ನು ಯೋ ಜಲೇ ಮಜ್ಜಯಿತುಂ ಮಾಂ ಪ್ರೈರಯತ್  
 ಸ ಏವೇಮಾಂ ಕಥಾಮಕಥಯತ್ ಯಸ್ಯೋಪರ್ಯಾತ್ಮಾನಮ್  
 ಅವತರನ್ನಮ್ ಅವತಿಷ್ಠನ್ತಃ ದ್ರಕ್ಷಯಸಿ ಸಏವ ಪವಿತ್ರೇ ಆತ್ಮನಿ  
 ಮಜ್ಜಯಿಷ್ಯತಿ | 34 ಅವಸ್ತನ್ನಿರೀಕ್ಷಾಯಮ್ ಈಶ್ವರಸ್ಯ ತನಯ ಇತಿ  
 ಪ್ರಮಾಣಂ ದದಾಮಿ | 35 ಪರೇಹನಿ ಯೋಹನ್ ದ್ವಾಭ್ಯಾಂ  
 ಶಿಷ್ಯಾಭ್ಯಾಂ ಸಾರ್ಥೇಂ ತಿಷ್ಠನ್ 36 ಯಿಶುಂ ಗಚ್ಛನ್ತಂ ವಿಲೋಕ್ಯ  
 ಗದಿತವಾನ್, ಈಶ್ವರಸ್ಯ ಮೇಷಶಾವಕಂ ಪಶ್ಯತಂ | 37 ಇಮಾಂ  
 ಕಥಾಂ ಶ್ರುತ್ವಾ ದ್ವಾ ಶಿಷ್ಯೌ ಯೀಶೋಃ ಪಶ್ಚಾದ್ ಈಯತುಃ | 38  
 ತತೋ ಯೀಶುಃ ಪರಾವೃತ್ಯ ತೌ ಪಶ್ಚಾದ್ ಆಗಚ್ಛನ್ತೌ ದೃಷ್ಟ್ವಾ  
 ಪೃಷ್ಟವಾನ್ ಯುವಾಂ ಕಿಂ ಗವೇಶಯಥಃ? ತಾವಪೃಚ್ಛತಾಂ ಹೇ  
 ರಬ್ಧಿ ಅರ್ಥಾತ್ ಹೇ ಗುರೋ ಭವಾನ್ ಕುತ್ರ ತಿಷ್ಠತಿ? 39 ತತಃ  
 ಸೋವಾದಿತ್ ಏತ್ಯ ಪಶ್ಯತಂ | ತತೋ ದಿವಸಸ್ಯ ತೃತೀಯಪ್ರಹರಸ್ಯ  
 ಗತತ್ವಾತ್ ತೌ ತದ್ಗನಂ ತಸ್ಯ ಸಂಜ್ಞೇಷ್ಠಾತಾಂ | 40 ಯೌ ದ್ವೌ  
 ಯೋಹನೋ ವಾಕ್ಯಂ ಶ್ರುತ್ವಾ ಯೀಶೋಃ ಪಶ್ಚಾದ್ ಆಗಮತಾಂ ತಯೋಃ  
 ಶಿಮೋಸ್ತಿತರಸ್ಯ ಭ್ರಾತಾ ಅನ್ವಿಯಃ 41 ಸ ಇತ್ಯಾ ಪ್ರಥಮಂ ನಿಜಸೋದರಂ  
 ಶಿಮೋನಂ ಸಾಕ್ಷಾತ್ಪ್ರಾಪ್ಯ ಕಥಿತವಾನ್ ವಯಂ ಖ್ರೀಷ್ಟಮ್ ಅರ್ಥಾತ್  
 ಅಭಿಷಿಕ್ತಪುರುಷಂ ಸಾಕ್ಷಾತ್ಕೃತವನ್ತಃ | 42 ಪಶ್ಚಾತ್ ಸ ತಂ ಯೀಶೋಃ  
 ಸಮೀಪಮ್ ಆನಯತ್ | ತದಾ ಯೀಶುಸ್ತಂ ದೃಷ್ಟ್ವಾವದತ್ ತ್ವಂ  
 ಯೂನಸಃ ಪುತ್ರಃ ಶಿಮೋನ್ ಕಿನ್ನು ತ್ವನ್ನಾಮಧೇಯಂ ಕೈಫಾಃ  
 ವಾ ಪಿತರಃ ಅರ್ಥಾತ್ ಪ್ರಸ್ತರೋ ಭವಿಷ್ಯತಿ | 43 ಪರೇಹನಿ  
 ಯೀಶೌ ಗಾಲೀಲಂ ಗನ್ತುಂ ನಿಶ್ಚಿತಚೇತಸಿ ಸತಿ ಫಿಲಿಪನಾಮಾನಂ  
 ಜನಂ ಸಾಕ್ಷಾತ್ಪ್ರಾಪ್ಯಾವೋಚತ್ ಮಮ ಪಶ್ಚಾದ್ ಆಗಚ್ಛ | 44  
 ಬೈತ್ಸೆದಾನಾಮ್ನಿ ಯಸ್ಮಿನ್ ಗ್ರಾಮೇ ಪಿತರಾನ್ವಿಯಯೋರ್ವಾಸ ಆಸೀತ್  
 ತಸ್ಮಿನ್ ಗ್ರಾಮೇ ತಸ್ಯ ಫಿಲಿಪಸ್ಯ ವಸತಿರಾಸೀತ್ | 45 ಪಶ್ಚಾತ್  
 ಫಿಲಿಪೋ ನಿಧನೇಲಂ ಸಾಕ್ಷಾತ್ಪ್ರಾಪ್ಯಾವದತ್ ಮೂಸಾ ವ್ಯವಸ್ಥಾ ಗ್ರನ್ಥೇ  
 ಭವಿಷ್ಯದ್ವಾದಿನಾಂ ಗ್ರನ್ಥೇಷು ಚ ಯಸ್ಯಾಖ್ಯಾನಂ ಲಿಖಿತಮಾಸ್ತೇ ತಂ  
 ಯೂಷಃ ಪುತ್ರಂ ನಾಸರತೀಯಂ ಯೀಶುಂ ಸಾಕ್ಷಾದ್ ಅಕಾಷ್ಠ್ಮ

ವಯಂ | 46 ತದಾ ನಿಧನೇಲ್ ಕಥಿತವಾನ್ ನಾಸರನ್ನಗರಾತ ಕಿಂ  
ಕಶ್ಚಿದುತ್ತಮ ಉತ್ಪನ್ನಂ ಶಕ್ನೋತಿ? ತತಃ ಫಿಲಿಪೋ 5ವೋಚತ್  
ಏತ್ಯ ಪಶ್ಯ | 47 ಅಪರಂ ಯೇಶುಃ ಸ್ವಸ್ಯ ಸಮೀಪಂ ತಮ್  
ಆಗಚ್ಛಂತಂ ದೃಷ್ಟ್ವಾ ವ್ಯಾಹೃತವಾನ್, ಪಶ್ಯಾಯಂ ನಿಷ್ಕಪಟಃ ಸತ್ಯ  
ಇಸ್ರಾಯೇಲೋಕಃ | 48 ತತಃ ಸೋವದದ್, ಭವಾನ್ ಮಾಂ  
ಕಥಂ ಪ್ರತ್ಯಭಿಜಾನಾತಿ? ಯೇಶುರವಾದೀತ್ ಫಿಲಿಪಸ್ಯ ಆಹ್ವಾನಾತ್  
ಪೂರ್ವ್ವಂ ಯದಾ ತ್ವಮುಡುಮ್ಬರಸ್ಯ ತರೋಮೂರ್ಲೇಽಸ್ಥಾಸ್ತದಾ  
ತ್ವಾಮದರ್ಶಮ್ | 49 ನಿಧನೇಲ್ ಅಚಕಥತ್, ಹೇ ಗುರೋ ಭವಾನ್  
ನಿತಾನ್ತಮ್ ಈಶ್ವರಸ್ಯ ಪುತ್ರೋಸಿ, ಭವಾನ್ ಇಸ್ರಾಯೇಲ್ವಂಶಸ್ಯ ರಾಜಾ |  
50 ತತೋ ಯೇಶು ವ್ಯಾಹರತ್, ತ್ವಾಮುಡುಮ್ಬರಸ್ಯ ಪಾದಪಸ್ಯ  
ಮೂಲೇ ದೃಷ್ಟ್ವಾನಾಹಂ ಮಮೈತಸ್ಮಾದ್ವಾಕ್ಯಾತ್ ಕಿಂ ತ್ವಂ ವ್ಯಶ್ವಸೀಃ?  
ಏತಸ್ಮಾದಪ್ಯಾಶ್ಚರ್ಯಾಣಿ ಕಾರ್ಯಾಣಿ ದ್ರಕ್ಷ್ಯಸಿ | 51 ಅನ್ಯಚ್ಛಾವಾದೀದ್  
ಯುಷ್ಮಾನಹಂ ಯಥಾರ್ಥಂ ವದಾಮಿ, ಇತಃ ಪರಂ ಮೋಚಿತೇ  
ಮೇಘದ್ವಾರೇ ತಸ್ಮಾನ್ಮನುಜಸೂನುನಾ ಈಶ್ವರಸ್ಯ ದೂತಗಣಮ್  
ಅವರೋಹಂತಮಾರೋಹಂತಂ ದ್ರಕ್ಷ್ಯಥ |

**2** ಅನನ್ತರಂ ತ್ರುತೀಯದಿವಸೇ ಗಾಲೀಲ್ ಪ್ರದೇಶಿಯೇ ಕಾನ್ನಾನಾಮ್ನಿ  
ನಗರೇ ವಿವಾಹ ಆಸೀತ್ ತತ್ರ ಚ ಯೇಶೋರ್ಮಾರ್ತಾ ತಿಷ್ಠತ್ | 2 ತಸ್ಮೈ  
ವಿವಾಹಾಯ ಯೇಶುಸ್ತಸ್ಯ ಶಿಷ್ಯಾಶ್ಚ ನಿಮನ್ರಿತಾ ಆಸನ್ | 3 ತದನನ್ತರಂ  
ದ್ರಾಕ್ಷಾರಸಸ್ಯ ನ್ಯೂನತ್ವಾದ್ ಯೇಶೋರ್ಮಾರ್ತಾ ತಮವದತ್ ಏತೇಷಾಂ  
ದ್ರಾಕ್ಷಾರಸೋ ನಾಸ್ತಿ | 4 ತದಾ ಸ ತಾಮವೋಚತ್ ಹೇ ನಾರಿ ಮಯಾ  
ಸಹ ತವ ಕಿಂ ಕಾರ್ಯಂ? ಮಮ ಸಮಯ ಇದಾನೀಂ ನೋಪತಿಷ್ಠತಿ |  
5 ತತಸ್ತಸ್ಯ ಮಾತಾ ದಾಸಾನವೋಚದ್ ಅಯಂ ಯದ್ ವದತಿ  
ತದೇವ ಕುರುತ | 6 ತಸ್ಮಿನ್ ಸ್ಥಾನೇ ಯಿಹೂದೀಯಾನಾಂ  
ಶುಚಿತ್ವಕರಣವ್ಯವಹಾರಾನುಸಾರೇಣಾಡಕೈಕಜಲಧರಾಣಿ  
ಪಾಷಾಣಮಯಾನಿ ಷಡ್ವಹತ್ಪಾತ್ರಾಣಿ ಆಸನ್ | 7 ತದಾ ಯೇಶುಸ್ತಾನ್  
ಸರ್ವ್ವಕಲಶಾನ್ ಜಲೈಃ ಪೂರಯಿತುಂ ತಾನಾಜ್ಞಾಪಯತ್, ತತಸ್ತೇ  
ಸರ್ವ್ವಾನ್ ಕುಮ್ಭಾನಾಕರ್ಣಂ ಜಲೈಃ ಪರ್ಯುಪೂರಯನ್ | 8 ಅಥ  
ತೇಭ್ಯಃ ಕಿಂಚಿದ್ತಾರ್ಕಯ್ ಭೋಜ್ಯಾಧಿಪಾತೇಃಸಮೀಪಂ ನೇತುಂ ಸ  
ತಾನಾದಿಶತ್, ತೇ ತದನಯನ್ | 9 ಅಪರಂ ತಜ್ಜಲಂ ಕಥಂ

ದ್ರಾಕ್ಷಾರಸೋಽಭವತ್ ತಜ್ಜಲವಾಹಕಾದಾಸಾ ಜ್ಞಾತುಂ ಶಕ್ತಾಃ ಕಿನ್ನು  
 ತದ್ಭೋಜ್ಯಾಧಿಪೋ ಜ್ಞಾತುಂ ನಾಶಕ್ನೋತ್ ತದವಲಿಹ್ಯ ವರಂ  
 ಸಂಮೋದ್ಯಾವದತ, 10 ಲೋಕಾಃ ಪ್ರಥಮಂ ಉತ್ತಮದ್ರಾಕ್ಷಾರಸಂ  
 ದದತಿ ತಷು ಯಥೇಷ್ಟಂ ಪಿತವತ್ಸು ತಸ್ಮಾ ಕಿಚ್ಛಿದನುತ್ತಮಂಚ ದದತಿ  
 ಕಿನ್ನು ತ್ವಮಿದಾನೀಂ ಯಾವತ್ ಉತ್ತಮದ್ರಾಕ್ಷಾರಸಂ ಸ್ಥಾಪಯಸಿ | 11  
 ಇತ್ಥಂ ಯೀಶುರ್ಗಾಲೀಲಪ್ರದೇಶೇ ಆಶ್ಚರ್ಯಕಾರ್ಮ್ಯ ಪ್ರಾರಮ್ಘ  
 ನಿಜಮಹಿಮಾನಂ ಪ್ರಾಕಾಶಯತ್ ತತಃ ಶಿಷ್ಯಾಸ್ತಸ್ಮಿನ್ ವ್ಯಶ್ವಸನ್ |  
 12 ತತಃ ಪರಮ್ ಸ ನಿಜಮಾತ್ರಭ್ರಾತೃಸ್ಯಷ್ಟೈಃ ಸಾರ್ಧಂ  
 ಕರ್ಫನಾಹೂಮಮ್ ಆಗಮತ್ ಕಿನ್ನು ತತ್ರ ಬಹೂದಿನಾನಿ  
 ಆತಿಷ್ಠತ್ | 13 ತದನನ್ತರಂ ಯಿಹೂದಿಯಾನಾಂ ನಿಸ್ತಾರೋತ್ಸವೇ  
 ನಿಕಟಮಾಗತೇ ಯೀಶು ಯಿರೂಶಾಲಮ್ ನಗರಮ್ ಆಗಚ್ಛತ್ | 14  
 ತತೋ ಮನ್ದಿರಸ್ಯ ಮಧ್ಯೇ ಗೋಮೇಷಪಾರಾವತವಿಕ್ರಯಿಣೋ  
 ವಾಣಿಜಕ್ಷೋಪವಿಷ್ಣಾನ್ ವಿಲೋಕ್ಯ 15 ರಜ್ಜುಭಿಃ ಕಶಾಂ  
 ನಿರ್ಮಾಯ ಸರ್ವಗೋಮೇಷಾದಿಭಿಃ ಸಾರ್ಧಂ ತಾನ್ ಮನ್ದಿರಾದ್  
 ದೂರೀಕೃತವಾನ್ | 16 ವಣಿಜಾಂ ಮುದ್ರಾದಿ ವಿಕೀರ್ಯ ಆಸನಾನಿ  
 ನ್ಯೂಬ್ಜೀಕೃತ್ಯ ಪಾರಾವತವಿಕ್ರಯಿಭ್ಯೋಽಕಥಯದ್ ಅಸ್ಮಾತ್ ಸ್ಥಾನಾತ್  
 ಸರ್ವಾಣೈತಾನಿ ನಯತ, ಮಮ ಪಿತುಗೃಹಂ ವಾಣಿಜ್ಯಗೃಹಂ ಮಾ  
 ಕಾರ್ಷ್ಠ | 17 ತಸ್ಮಾತ್ ತನ್ನಂದಿರಾರ್ಥ ಉದ್ಯೋಗೋ ಯಸ್ತು ಸ ಗ್ರಸತೀವ  
 ಮಾಮ್ | ಇಮಾಂ ಶಾಸ್ತ್ರೀಯಲಿಪಿಂ ಶಿಷ್ಯಾಃಸಮಸ್ಮರನ್ | 18  
 ತತಃ ಪರಮ್ ಯಿಹೂದೀಯಲೋಕಾ ಯೀಷಿಮವದನ್  
 ತವಮಿದೃಶಕರ್ಮಕರಣಾತ್ ಕಿಂ ಚಿಹ್ನಮಸ್ಮಾನ್ ದರ್ಶಯಸಿ? 19  
 ತತೋ ಯೀಶುಸ್ತಾನವೋಚದ್ ಯುಷ್ಮಾಭಿರೇ ತಸ್ಮಿನ್ ಮನ್ದಿರೇ  
 ನಾಶಿತೇ ದಿನತ್ರಯಮಧ್ಯೇಹಂ ತದ್ ಉತ್ಥಾಪಯಿಷ್ಯಾಮಿ | 20 ತದಾ  
 ಯಿಹೂದಿಯಾ ವ್ಯಾಹಾರ್ಷುಃ, ಏತಸ್ಯ ಮನ್ದಿರಸ ನಿರ್ಮಾಣೇನ  
 ಷಟ್ಪತ್ಕಾರಿಂಶದ್ ವತ್ಸರಾ ಗತಾಃ, ತ್ವಂ ಕಿಂ ದಿನತ್ರಯಮಧ್ಯೇ ತದ್  
 ಉತ್ಥಾಪಯಿಷ್ಯಸಿ? 21 ಕಿನ್ನು ಸ ನಿಜದೇಹರೂಪಮನ್ದಿರೇ ಕಥಾಮಿಮಾಂ  
 ಕಥಿತವಾನ್ | 22 ಸ ಯದೇತಾದೃಶಂ ಗದಿತವಾನ್ ತಚ್ಚಿಷ್ಯಾಃ  
 ಶೃಶಾನಾತ್ ತದೀಯೋತ್ಥಾನೇ ಸತಿ ಸ್ಮೃತ್ವಾ ಧರ್ಮಗ್ರನ್ಥೇ  
 ಯೀಶುನೋಕ್ತಕಥಾಯಾಂ ಚ ವ್ಯಶ್ವಸಿಷುಃ | 23 ಅನನ್ತರಂ

ನಿಸ್ತಾರೋತ್ಸವಸ್ಯ ಭೋಜ್ಯಸಮಯೇ ಯಿರೂಶಾಲಮ್ ನಗರೇ  
 ತತ್ಪ್ರತಾಶ್ಚರ್ಯ್ಯಕರ್ಮಾಣಿ ವಿಲೋಕ್ಯ ಬಹುಭಿಸ್ತಸ್ಯ ನಾಮನಿ ವಿಶ್ವಸಿತಂ |  
 24 ಕಿನ್ನು ಸ ತೇಷಾಂ ಕರೇಷು ಸ್ವಂ ನ ಸಮರ್ಪಯತ್, ಯತಃ ಸ  
 ಸರ್ವಾನವೈತ್ | 25 ಸ ಮಾನವೇಷು ಕಸ್ಯಚಿತ್ ಪ್ರಮಾಣಂ ನಾಪೇಕ್ಷತ  
 ಯತೋ ಮನುಜಾನಾಂ ಮಧ್ಯೇ ಯದ್ಯದಸ್ತಿ ತತ್ತತ್ ಸೋಜಾನಾತ್ |

**3** ನಿಕದಿಮನಾಮಾ ಯಿಹೂದೀಯಾನಾಮ್ ಅಧಿಪತಿಃ ಫಿರೂಶೀ  
 ಕ್ಷಣದಾಯಾಂ 2 ಯೀಶೌರಭರ್ಣಮ್ ಆವ್ರಜ್ಯ ವ್ಯಾಹಾರ್ಷೀತ್, ಹೇ  
 ಗುರೋ ಭವಾನ್ ಈಶ್ವರಾದ್ ಆಗತ್ ಏಕ ಉಪದೇಷ್ಠಾ, ಏತದ್  
 ಅಸ್ಮಾಭಿರ್ಜ್ಞಾಯತೇ; ಯತೋ ಭವತಾ ಯಾನ್ಯಾಶ್ಚರ್ಯ್ಯಕರ್ಮಾಣಿ  
 ತ್ರಿಯನ್ತೇ ಪರಮೇಶ್ವರಸ್ಯ ಸಾಹಾಯ್ಯಂ ವಿನಾ ಕೇನಾಪಿ ತತ್ತತ್ಕರ್ಮಾಣಿ  
 ಕರ್ತುಂ ನ ಶಕ್ಯಂತೇ | 3 ತದಾ ಯೀಶುರುತ್ತರಂ ದತ್ತವಾನ್ ತವಾಹಂ  
 ಯಥಾರ್ಥತರಂ ವ್ಯಾಹರಾಮಿ ಪುನರ್ಜನ್ಮನಿ ನ ಸತಿ ಕೋಪಿ ಮಾನವ  
 ಈಶ್ವರಸ್ಯ ರಾಜ್ಯಂ ದ್ರಷ್ಟುಂ ನ ಶಕ್ನೋತಿ | 4 ತತೋ ನಿಕದೀಮಃ  
 ಪ್ರತ್ಯವೋಚತ್ ಮನುಜೋ ವೃದ್ಧೋ ಭೂತ್ವಾ ಕಥಂ ಜನಿಷ್ಯತೇ?  
 ಸ ಕಿಂ ಪುನ ಮಾರ್ತೃರ್ಜರಂ ಪ್ರವಿಶ್ಯ ಜನಿತುಂ ಶಕ್ನೋತಿ? 5  
 ಯೀಶುರವಾದೀದ್ ಯಥಾರ್ಥತರಮ್ ಅಹಂ ಕಥಯಾಮಿ ಮನುಜೇ  
 ತೋಯಾತ್ಮಭ್ಯಾಂ ಪುನ ನರ್ ಜಾತೇ ಸ ಈಶ್ವರಸ್ಯ ರಾಜ್ಯಂ ಪ್ರವೇಷ್ಠುಂ  
 ನ ಶಕ್ನೋತಿ | 6 ಮಾಂಸಾದ್ ಯತ್ ಜಾಯತೇ ತನ್ ಮಾಂಸಮೇವ  
 ತಥಾತ್ಮನೋ ಯೋ ಜಾಯತೇ ಸ ಆತ್ಮೈವ | 7 ಯುಷ್ಮಾಭಿಃ ಪುನ  
 ಜನಿತವ್ಯಂ ಮಮೈತಸ್ಯಾಂ ಕಥಾಯಾಮ್ ಆಶ್ಚರ್ಯಂ ಮಾ ಮಂಸ್ಥಾಃ |  
 8 ಸದಾಗತಿಯಾರ್ಥಂ ದಿಶಮಿಚ್ಛತಿ ತಸ್ಯಾಮೇವ ದಿಶಿ ವಾತಿ, ತ್ವಂ ತಸ್ಯ ಸ್ವನಂ  
 ಶುಣೋಷಿ ಕಿನ್ನು ಸ ಕುತ ಆಯಾತಿ ಕುತ್ರ ಯಾತಿ ವಾ ಕಿಮಪಿ ನ ಜಾನಾಸಿ  
 ತದ್ವಾದ್ ಆತ್ಮನಃ ಸಕಾಶಾತ್ ಸರ್ವೇಷಾಂ ಮನುಜಾನಾಂ ಜನ್ಮ ಭವತಿ |  
 9 ತದಾ ನಿಕದೀಮಃ ಪೃಷ್ಟವಾನ್ ಏತತ್ ಕಥಂ ಭವಿತುಂ ಶಕ್ನೋತಿ? 10  
 ಯೀಶುಃ ಪ್ರತ್ಯಕ್ಷವಾನ್ ತ್ವಮಿಸ್ರಾಯೇಲೋ ಗುರುಭೂತ್ವಾಪಿ ಕಿಮೇತಾಂ  
 ಕಥಾಂ ನ ವೇತ್ಸಿ? 11 ತುಭ್ಯಂ ಯಥಾರ್ಥಂ ಕಥಯಾಮಿ, ವಯಂ  
 ಯದ್ ವಿದ್ವಸ್ವದ್ ವಚ್ಛಃ ಯಂಚ್ಛ ಪಶ್ಯಾಮಸ್ತಸ್ಯೈವ ಸಾಕ್ಷ್ಯಂ ದದ್ಮಃ ಕಿನ್ನು  
 ಯುಷ್ಮಾಭಿರಸ್ಮಾಕಂ ಸಾಕ್ಷಿತ್ವಂ ನ ಗೃಹ್ಯತೇ | 12 ಏತಸ್ಯ ಸಂಸಾರಸ್ಯ  
 ಕಥಾಯಾಂ ಕಥಿತಾಯಾಂ ಯದಿ ಯೂಯಂ ನ ವಿಶ್ವಸಿಥ ತರ್ಹಿ

ಸ್ವರ್ಗೀಯಾಯಾಂ ಕಥಾಯಾಂ ಕಥಂ ವಿಶ್ವಸಿಷ್ಯಥ? 13 ಯಃ ಸ್ವರ್ಗೇಽಸ್ತಿ  
 ಯಂ ಚ ಸ್ವರ್ಗಾದ್ ಅವಾರೋಹತ್ ತಂ ಮಾನವತನಯಂ ವಿನಾ  
 ಕೋಪಿ ಸ್ವರ್ಗಂ ನಾರೋಹತ್ | 14 ಅಪರಙ್ಗು ಮೂಸಾ ಯಥಾ ಪ್ರಾನ್ತರೇ  
 ಸರ್ಪಂ ಪ್ರೋತ್ಥಾಪಿತವಾನ್ ಮನುಷ್ಯಪುತ್ರೋಽಪಿ ತಥೈವೋತ್ಥಾಪಿತವ್ಯಃ;  
 15 ತಸ್ಮಾದ್ ಯಃ ಕಶ್ಚಿತ್ ತಸ್ಮಿನ್ ವಿಶ್ವಸಿಷ್ಯತಿ ಸೋಽವಿನಾಶ್ಯಃ ಸನ್  
 ಅನನ್ತಾಯುಃ ಪ್ರಾಪ್ಸ್ಯತಿ | (aiṛṇios g166) 16 ಈಶ್ವರ ಇತ್ಥಂ ಜಗದದಯತ  
 ಯತ್ ಸ್ವಮದ್ವಿತೀಯಂ ತನಯಂ ಪ್ರಾದದಾತ್ ತತೋ ಯಃ ಕಶ್ಚಿತ್  
 ತಸ್ಮಿನ್ ವಿಶ್ವಸಿಷ್ಯತಿ ಸೋಽವಿನಾಶ್ಯಃ ಸನ್ ಅನನ್ತಾಯುಃ ಪ್ರಾಪ್ಸ್ಯತಿ |  
 (aiṛṇios g166) 17 ಈಶ್ವರೋ ಜಗತೋ ಲೋಕಾನ್ ದಣ್ಡಯಿತುಂ  
 ಸ್ವಪುತ್ರಂ ನ ಪ್ರೇಷ್ಯ ತಾನ್ ಪರಿತ್ರಾತುಂ ಪ್ರೇಷಿತವಾನ್ | 18 ಅತಏವ  
 ಯಃ ಕಶ್ಚಿತ್ ತಸ್ಮಿನ್ ವಿಶ್ವಸಿತಿ ಸ ದಣ್ಡಾರ್ಹೋ ನ ಭವತಿ ಕಿನ್ತು ಯಃ ಕಶ್ಚಿತ್  
 ತಸ್ಮಿನ್ ನ ವಿಶ್ವಸಿತಿ ಸ ಇದಾನೀಮೇವ ದಣ್ಡಾರ್ಹೋ ಭವತಿ, ಯತಃ  
 ಸ ಈಶ್ವರಸ್ಯಾದ್ವಿತೀಯಪುತ್ರಸ್ಯ ನಾಮನಿ ಪ್ರತ್ಯಯಂ ನ ಕರೋತಿ | 19  
 ಜಗತೋ ಮಧ್ಯೇ ಜ್ಯೋತಿಃ ಪ್ರಾಕಾಶತ ಕಿನ್ತು ಮನುಷ್ಯಾಣಾಂ ಕರ್ಮಣಾಂ  
 ದೃಷ್ಟತ್ವಾತ್ ತೇ ಜ್ಯೋತಿಷೋಽಪಿ ತಿಮಿರೇ ಪ್ರೀಯಂತೇ ಏತದೇವ ದಣ್ಡಸ್ಯ  
 ಕಾರಣಾಂ ಭವತಿ | 20 ಯಃ ಕುಕರ್ಮ ಕರೋತಿ ತಸ್ಯಾಚಾರಸ್ಯ  
 ದೃಷ್ಟತ್ವಾತ್ ಸ ಜ್ಯೋತಿರ್ಮತೀಯಿತ್ವಾ ತನ್ನಿಕಟಂ ನಾಯಾತಿ; 21 ಕಿನ್ತು  
 ಯಃ ಸತ್ಕರ್ಮ ಕರೋತಿ ತಸ್ಯ ಸರ್ವಾಣಿ ಕರ್ಮಾಣೀಶ್ವರೇಣ ಕೃತಾನೀತಿ  
 ಸಥಾ ಪ್ರಕಾಶತೇ ತದಭಿಪ್ರಾಯೇಣ ಸ ಜ್ಯೋತಿಷಃ ಸನ್ನಿಧಿಮ್ ಆಯಾತಿ |  
 22 ತತಃ ಪರಮ್ ಯೀಶುಃ ಶಿಷ್ಯೈಃ ಸಾರ್ಧಂ ಯಿಹೂದೀಯದೇಶಂ  
 ಗತ್ವಾ ತತ್ರ ಸ್ಥಿತ್ವಾ ಮಜ್ಜಯಿತುಮ್ ಆರಭತ | 23 ತದಾ ಶಾಲಮ್  
 ನಗರಸ್ಯ ಸಮೀಪಸ್ಥಾಯಿನಿ ಐನನ್ ಗ್ರಾಮೇ ಬಹುತರತೋಯಸ್ಥಿತೇಸ್ತತ್ರ  
 ಯೋಹನ್ ಅಮಜ್ಜಯತ್ ತಥಾ ಚ ಲೋಕಾ ಆಗತ್ಯ ತೇನ ಮಜ್ಜಿತಾ  
 ಅಭವನ್ | 24 ತದಾ ಯೋಹನ್ ಕಾರಾಯಾಂ ನ ಬದ್ಧಃ | 25 ಅಪರಙ್ಗು  
 ಶಾಚಕರ್ಮಣಿ ಯೋಹಾನಃ ಶಿಷ್ಯೈಃ ಸಹ ಯಿಹೂದೀಯಲೋಕಾನಾಂ  
 ವಿವಾದೇ ಜಾತೇ, ತೇ ಯೋಹನಃ ಸಂನ್ನಿಧಿಂ ಗತ್ವಾಕಥಯನ್,  
 26 ಹೇ ಗುರೋ ಯದ್ಧನನದ್ಯಾಃ ಪಾರೇ ಭವತಾ ಸಾರ್ಧಂ ಯ  
 ಆಸೀತ್ ಯಸ್ಮಿಂಶ್ಚ ಭವಾನ್ ಸಾಕ್ಷ್ಯಂ ಪ್ರಾದದಾತ್ ಪಶ್ಯತು ಸೋಪಿ  
 ಮಜ್ಜಯತಿ ಸರ್ವೇ ತಸ್ಯ ಸಮೀಪಂ ಯಾನ್ತಿ ಚ | 27 ತದಾ ಯೋಹನ್

ಪ್ರತ್ಯವೋಚದ್ ಈಶ್ವರೇಣ ನ ದತ್ತೇ ಕೋಪಿ ಮನುಜಃ ಕಿಮಪಿ  
 ಪ್ರಾಪ್ತುಂ ನ ಶಕ್ನೋತಿ | 28 ಅಹಂ ಅಭಿಷಿಕ್ತೋ ನ ಭವಾಮಿ ಕಿನ್ನು  
 ತದಗ್ರೇ ಪ್ರೇಷಿತೋಸ್ಮಿ ಯಾಮಿಮಾಂ ಕಥಾಂ ಕಥಿತವಾನಾಹಂ ತತ್ರ  
 ಯೂಯಂ ಸರ್ವೇ ಸಾಕ್ಷಿಣಃ ಸ್ಥ | 29 ಯೋ ಜನಃ ಕನ್ಯಾಂ ಲಭತೇ ಸ  
 ಏವ ವರಃ ಕಿನ್ನು ವರಸ್ಯ ಸನ್ನಿಧೌ ದಣ್ಡಾಯಮಾನಂ ತಸ್ಯ ಯನ್ನಿತ್ರಂ  
 ತೇನ ವರಸ್ಯ ಶಬ್ದೇ ಶ್ರುತೇಽತೀವಾಹ್ಲಾದ್ಯತೇ ಮಮಾಪಿ ತದ್ವದ್  
 ಆನಂದ್ವಿದ್ವಿಜಾರ್ತಾ | 30 ತೇನ ಕ್ರಮಶೋ ವರ್ಧಿತವ್ಯಂ ಕಿನ್ನು ಮಯಾ  
 ಹಿತವ್ಯಂ | 31 ಯ ಊರ್ಧ್ವಾದಾಗಚ್ಛತ್ ಸ ಸರ್ವೇಷಾಂ ಮುಖ್ಯೋ  
 ಯಶ್ಚ ಸಂಸಾರಾದ್ ಉದಪದ್ಯತ ಸ ಸಾಂಸಾರಿಕಃ ಸಂಸಾರೀಯಾಂ  
 ಕಥಾಞ್ಚ ಕಥಯತಿ ಯಸ್ತು ಸ್ವರ್ಗಾದಾಗಚ್ಛತ್ ಸ ಸರ್ವೇಷಾಂ ಮುಖ್ಯಃ |  
 32 ಸ ಯದಪಶ್ಯದಶ್ಯಣೋಚ್ಚ ತಸ್ಮಿನ್ನೇವ ಸಾಕ್ಷ್ಯಂ ದದಾತಿ ತಥಾಪಿ  
 ಪ್ರಾಯಶಃ ಕಶ್ಚಿತ್ ತಸ್ಯ ಸಾಕ್ಷ್ಯಂ ನ ಗೃಹ್ಣಾತಿ; 33 ಕಿನ್ನು ಯೋ ಗೃಹ್ಣಾತಿ ಸ  
 ಈಶ್ವರಸ್ಯ ಸತ್ಯವಾದಿತ್ವಂ ಮುದ್ರಾಜ್ಞಿತಂ ಕರೋತಿ | 34 ಈಶ್ವರೇಣ ಯಃ  
 ಪ್ರೇರಿತಃ ಸಏವ ಈಶ್ವರೀಯಕಥಾಂ ಕಥಯತಿ ಯತ ಈಶ್ವರ ಆತ್ಮಾನಂ  
 ತಸ್ಮೈ ಅಪರಿಮಿತಮ್ ಅದದಾತ್ | 35 ಪಿತಾ ಪುತ್ರೇ ಸ್ನೇಹಂ ಕೃತ್ವಾ ತಸ್ಯ  
 ಹಸ್ತೇ ಸರ್ವಾಣಿ ಸಮರ್ಪಿತವಾನ್ | 36 ಯಃ ಕಶ್ಚಿತ್ ಪುತ್ರೇ ವಿಶ್ವಸಿತಿ ಸ  
 ಏವಾನಂದಮ್ ಪರಮಾಯುಃ ಪ್ರಾಪ್ನೋತಿ ಕಿನ್ನು ಯಃ ಕಶ್ಚಿತ್ ಪುತ್ರೇ ನ  
 ವಿಶ್ವಸಿತಿ ಸ ಪರಮಾಯುಷೋ ದರ್ಶನಂ ನ ಪ್ರಾಪ್ನೋತಿ ಕಿನ್ನಿಶ್ಚರಸ್ಯ  
 ಕೋಪಭಾಜನಂ ಭೂತ್ವಾ ತಿಷ್ಠತಿ | (aiṅnios g166)

**4** ಯೇಶುಃ ಸ್ವಯಂ ನಾಮಜ್ಜಯತ್ ಕೇವಲಂ ತಸ್ಯ ಶಿಷ್ಯಾ  
 ಅಮಜ್ಜಯತ್ ಕಿನ್ನು ಯೋಹನೋಽಧಿಕಶಿಷ್ಯಾನ್ ಸ ಕರೋತಿ  
 ಮಜ್ಜಯತಿ ಚ, 2 ಫಿರೂಶಿನ ಇಮಾಂ ವಾರ್ತಾಮಶ್ರಣ್ಣನ್  
 ಇತಿ ಪ್ರಭುರವಗತ್ಯ 3 ಯಿಹೂದೀಯದೇಶಂ ವಿಹಾಯ ಪುನ  
 ಗಾಲೀಲಮ್ ಆಗತ್ | 4 ತತಃ ಶೋಮಿರೋಣಪ್ರದೇಶಸ್ಯ  
 ಮದ್ಯೇನ ತೇನ ಗನ್ತವ್ಯೇ ಸತಿ 5 ಯಾಕೂಬ್ ನಿಜಪುತ್ರಾಯ  
 ಯೂಷಫೇ ಯಾಂ ಭೂಮಿಮ್ ಅದದಾತ್ ತತ್ಸಮೀಪಸ್ಥಾಯಿ  
 ಶೋಮಿರೋಣಪ್ರದೇಶಸ್ಯ ಸುಖಾರ್ ನಾಮ್ನಾ ವಿಖ್ಯಾತಸ್ಯ ನಗರಸ್ಯ  
 ಸನ್ನಿಧಾವುಪಾಸ್ಥಾತ್ | 6 ತತ್ರ ಯಾಕೂಬಃ ಪ್ರಹಿರಾಸೀತ್;  
 ತದಾ ದ್ವಿತೀಯಯಾಮವೇಲಾಯಾಂ ಜಾತಾಯಾಂ ಸ ಮಾರ್ಗೇ

ಶ್ರಮಾಪನ್ನಸ್ತಸ್ಯ ಪ್ರಹೇಃ ಪಾರ್ಶ್ವೇ ಉಪಾವಿಶತ್ | 7 ಏತರ್ಹಿ ಕಾಚಿತ್  
 ಶೋಮಿರೋಣೀಯಾ ಯೋಷಿತ್ ತೋಯೋತ್ತೋಲನಾರ್ಥಮ್  
 ತತ್ರಾಗಮತ್ 8 ತದಾ ಶಿಷ್ಯಾಃ ಖಾದ್ಯದ್ರವ್ಯಾಣಿ ಕ್ರೇತುಂ ನಗರಮ್  
 ಅಗಚ್ಛನ್ | 9 ಯೀಶುಃ ಶೋಮಿರೋಣೀಯಾಂ ತಾಂ ಯೋಷಿತಮ್  
 ವ್ಯಾಹಾರ್ಷೀತ್ ಮಹ್ಯಂ ಕಿಚ್ಛೇತ್ ಪಾನೀಯಂ ಪಾತುಂ ದೇಹಿ | ಕಿನ್ನು  
 ಶೋಮಿರೋಣೀಯೈಃ ಸಾಕಂ ಯಿಹೂದೀಯಲೋಕಾ ನ ವ್ಯವಾಹರನ್  
 ತಸ್ಮಾದ್ಧೇತೋಃ ಸಾಕಥಯತ್ ಶೋಮಿರೋಣೀಯಾ ಯೋಷಿತದಹಂ  
 ತ್ವಂ ಯಿಹೂದೀಯೋಸಿ ಕಥಂ ಮತ್ತಃ ಪಾನೀಯಂ ಪಾತುಮ್  
 ಇಚ್ಛಸಿ? 10 ತತೋ ಯೀಶುರವದದ್ ಈಶ್ವರಸ್ಯ ಯದ್ದಾನಂ ತತ್ಕೀದೃಕ್  
 ಪಾನೀಯಂ ಪಾತುಂ ಮಹ್ಯಂ ದೇಹಿ ಯ ಇತ್ಥಂ ತ್ವಾಂ ಯಾಚತೇ ಸ ವಾ  
 ಕ ಇತಿ ಚೇದಜ್ಞಾಸ್ಯಧಾಸ್ತರ್ಹಿ ತಮಯಾಚಿಷ್ಯಥಾಃ ಸ ಚ ತುಭ್ಯಮಮೃತಂ  
 ತೋಯಮದಾಸ್ಯತ್ | 11 ತದಾ ಸಾ ಸೀಮನ್ನೀ ಭಾಷಿತವತಿ, ಹೇ  
 ಮಹೇಚ್ಛ ಪ್ರಹಿರ್ಗಮ್ನೀರೋ ಭವತೋ ನೀರೋತ್ತೋಲನಪಾತ್ರಂ ನಾಸ್ತೀ  
 ಚ ತಸ್ಮಾತ್ ತದಮೃತಂ ಕೀಲಾಲಂ ಕುತಃ ಪ್ರಾಪ್ಸ್ಯಸಿ? 12 ಯೋಸ್ಮಭ್ಯಮ್  
 ಇಮಮನ್ಢಂ ದದೌ, ಯಸ್ಯ ಚ ಪರಿಜನಾ ಗೋಮೇಷಾದಯಶ್ಚ  
 ಸರ್ವೇಽಸ್ಯ ಪ್ರಹೇಃ ಪಾನೀಯಂ ಪಪುರೇತಾದೃಶೋ ಯೋಸ್ಮಾಕಂ  
 ಪೂರ್ವಪುರುಷೋ ಯಾಕೂಬ್ ತಸ್ಮಾದಪಿ ಭವಾನ್ ಮಹಾನ್ ಕಿಂ?  
 13 ತತೋ ಯೀಶುರಕಥಯದ್ ಇದಂ ಪಾನೀಯಂ ಸಃ ಪಿವತಿ ಸ  
 ಪುನಸ್ತುಷಾತ್ನೋ ಭವಿಷ್ಯತಿ, 14 ಕಿನ್ನು ಮಯಾ ದತ್ತಂ ಪಾನೀಯಂ  
 ಯಃ ಪಿವತಿ ಸ ಪುನಃ ಕದಾಪಿ ತೃಷಾತ್ನೋ ನ ಭವಿಷ್ಯತಿ | ಮಯಾ  
 ದತ್ತಮ್ ಇದಂ ತೋಯಂ ತಸ್ಯಾಂತಃ ಪ್ರಸ್ರವಣರೂಪಂ ಭೂತ್ವಾ  
 ಅನನ್ತಾಯುರ್ಯಾವತ್ ಸ್ತೋಷ್ಯತಿ | (aiōn g165, aiōnios g166) 15 ತದಾ  
 ಸಾ ವನಿತಾಕಥಯತ್ ಹೇ ಮಹೇಚ್ಛ ತರ್ಹಿ ಮಮ ಪುನಃ ಪೀಪಾಸಾ  
 ಯಥಾ ನ ಜಾಯತೇ ತೋಯೋತ್ತೋಲನಾಯ ಯಥಾತ್ರಾಗಮನಂ  
 ನ ಭವತಿ ಚ ತದರ್ಥಂ ಮಹ್ಯಂ ತತ್ತೋಯಂ ದೇಹೀ | 16 ತತೋ  
 ಯೀಶೂರವದದ್ಯಾಹಿ ತವ ಪತಿಮಾಹೂಯ ಸ್ಥಾನೇಽತ್ರಾಗಚ್ಛ | 17  
 ಸಾ ವಾಮಾವದತ್ ಮಮ ಪತಿನಾಸ್ತಿ | ಯೀಶುರವದತ್ ಮಮ  
 ಪತಿನಾಸ್ತೀತಿ ವಾಕ್ಯಂ ಭದ್ರಮವೋಚಃ | 18 ಯತಸ್ತವ ಪಞ್ಚ  
 ಪತಯೋಭವನ್ ಅಧುನಾ ತು ತ್ವಯಾ ಸಾರ್ಥಂ ಯಸ್ತಿಷ್ಯತಿ ಸ ತವ

ಭರ್ತಾ ನ ವಾಕ್ಯಮಿದಂ ಸತ್ಯಮವಾದಿಃ | 19 ತದಾ ಸಾ ಮಹಿಲಾ  
 ಗದಿತವತಿ ಹೇ ಮಹೇಚ್ಛ ಭವಾನ್ ಏಕೋ ಭವಿಷ್ಯದ್ವಾದೀತಿ ಬುದ್ಧಂ  
 ಮಯಾ | 20 ಅಸ್ಮಾಕಂ ಪಿತೃಲೋಕಾ ಏತಸ್ಮಿನ್ ಶಿಲೋಚ್ಚಯೇಽಭಜನ್ತ,  
 ಕಿನ್ನು ಭವದ್ಭಿರುಚ್ಯತೇ ಯಿರೂಶಾಲಮ್ ನಗರೇ ಭಜನಯೋಗ್ಯಂ  
 ಸ್ಥಾನಮಾಸ್ತೇ | 21 ಯೀಶುರವೋಚತ್ ಹೇ ಯೋಷಿತ್ ಮಮ ವಾಕ್ಯೇ  
 ವಿಶ್ವಸಿಹಿ ಯದಾ ಯೂಯಂ ಕೇವಲಶೈಲೇಽಸ್ಮಿನ್ ವಾ ಯಿರೂಶಾಲಮ್  
 ನಗರೇ ಪಿತುರ್ಭಜನಂ ನ ಕರಿಷ್ಯದ್ವೇ ಕಾಲ ಏತಾದೃಶ ಆಯಾತಿ | 22  
 ಯೂಯಂ ಯಂ ಭಜದ್ವೇ ತಂ ನ ಜಾನೀಥ, ಕಿನ್ನು ವಯಂ ಯಂ  
 ಭಜಾಮಹೇ ತಂ ಜಾನೀಮಹೇ, ಯತೋ ಯಿಹೂದೀಯಲೋಕಾನಾಂ  
 ಮಧ್ಯಾತ್ ಪರಿತ್ರಾಣಂ ಜಾಯತೇ | 23 ಕಿನ್ನು ಯದಾ ಸತ್ಯಭಕ್ತಾ ಆತ್ಮನಾ  
 ಸತ್ಯರೂಪೇಣ ಚ ಪಿತುರ್ಭಜನಂ ಕರಿಷ್ಯಂತೇ ಸಮಯ ಏತಾದೃಶ  
 ಆಯಾತಿ, ವರಮ್ ಇದಾನೀಮಪಿ ವಿದ್ಯತೇ; ಯತ ಏತಾದೃಶೋ  
 ಭಕ್ತಾನ್ ಪಿತಾ ಚೇಷ್ಟತೇ | 24 ಈಶ್ವರ ಆತ್ಮಾ; ತತಸ್ತಸ್ಯ ಯೇ  
 ಭಕ್ತಾಸ್ತೈಃ ಸ ಆತ್ಮನಾ ಸತ್ಯರೂಪೇಣ ಚ ಭಜನೀಯಃ | 25 ತದಾ  
 ಸಾ ಮಹಿಲಾವಾದೀತ್ ಖ್ರೀಷ್ಟನಾಮ್ನಾ ವಿಖ್ಯಾತೋಽಭಿಷಿಕ್ತಃ ಪುರುಷ  
 ಆಗಮಿಷ್ಯತೀತಿ ಜಾನಾಮಿ ಸ ಚ ಸರ್ವಾಃ ಕಥಾ ಅಸ್ಮಾನ್ ಜ್ಞಾಪಯಿಷ್ಯತಿ |  
 26 ತತೋ ಯೀಶುರವದತ್ ತ್ವಯಾ ಸಾರ್ಧಂ ಕಥನಂ ಕರೋಮಿ  
 ಯೋಽಹಮ್ ಅಹಮೇವ ಸ ಪುರುಷಃ | 27 ಏತಸ್ಮಿನ್ ಸಮಯೇ ಶಿಷ್ಯಾ  
 ಆಗತ್ಯ ತಥಾ ಸ್ತ್ರಿಯಾ ಸಾರ್ಧಂ ತಸ್ಯ ಕಥೋಪಕಥನೇ ಮಹಾಶ್ಚರ್ಯಮ್  
 ಅಮನ್ಯಂತ ತಥಾಪಿ ಭವಾನ್ ಕಿಮಿಚ್ಛತಿ? ಯದ್ವಾ ಕಿಮರ್ಥಮ್  
 ಏತಯಾ ಸಾರ್ಧಂ ಕಥಾಂ ಕಥಯತಿ? ಇತಿ ಕೋಪಿ ನಾಪೃಚ್ಛತ್ |  
 28 ತತಃ ಪರಂ ಸಾ ನಾರೀ ಕಲಶಂ ಸ್ಥಾಪಯಿತ್ವಾ ನಗರಮಧ್ಯಂ ಗತ್ವಾ  
 ಲೋಕೇಭ್ಯೋಕಥಾಯದ್ 29 ಅಹಂ ಯದ್ಯತ್ ಕರ್ಮಾಕರವಂ  
 ತತ್ಸರ್ವಂ ಮಹ್ಯಮಕಥಯದ್ ಏತಾದೃಶಂ ಮಾನವಮೇಕಮ್ ಆಗತ್ಯ  
 ಪಶ್ಯತ ರು ಕಿಮ್ ಅಭಿಷಿಕ್ತೋ ನ ಭವತಿ? 30 ತತಸ್ತೇ ನಗರಾದ್  
 ಬಹಿರಾಗತ್ಯ ತಾತಸ್ಯ ಸಮೀಪಮ್ ಆಯನ್ | 31 ಏತರ್ಹಿ ಶಿಷ್ಯಾಃ  
 ಸಾಧಯಿತ್ವಾ ತಂ ವ್ಯಾಹಾಷುಃ ಹೇ ಗುರೋ ಭವಾನ್ ಕಿಚ್ಛಿದ್ ಭೂಕ್ತಾಂ |  
 32 ತತಃ ಸೋವದದ್ ಯುಷ್ಮಾಭಿಯನ್ ಜ್ಞಾಯತೇ ತಾದೃಶಂ ಭಕ್ತ್ಯಂ  
 ಮಮಾಸ್ತೇ | 33 ತದಾ ಶಿಷ್ಯಾಃ ಪರಸ್ಪರಂ ಪ್ರಷ್ಟುಮ್ ಆರಮ್ಭಂತ, ಕಿಮಸ್ಮೈ



ಕೋಪಿ ಕಿಮಪಿ ಭಕ್ಷಮಾನೀಯ ದತ್ತವಾನ್? 34 ಯೀಶುರವೋಚತ್  
 ಮತ್ತೇರಕಸ್ಯಾಭಿಮತಾನುರೂಪಕರಣಂ ತಸ್ಮೈವ ಕರ್ಮಸಿದ್ಧಿಕಾರಣಞ್ಚ  
 ಮಮ ಭಕ್ಯಂ | 35 ಮಾಸಚತುಷ್ಟಯೇ ಜಾತೇ ಶಸ್ಯಕರ್ತನಸಮಯೋ  
 ಭವಿಷ್ಯತಿತಿ ವಾಕ್ಯಂ ಯುಷ್ಮಾಭಿಃ ಕಿಂ ನೋದ್ಯತೇ? ಕಿನ್ವಹಂ  
 ವದಾಮಿ, ಶಿರ ಉತ್ತೋಲ್ಯ ಕ್ಷೇತ್ರಾಣಿ ಪ್ರತಿ ನಿರೀಕ್ಷ್ಯ ಪಶ್ಯತ, ಇದಾನೀಂ  
 ಕರ್ತನಯೋಗ್ಯಾನಿ ಶುಕ್ಲವರ್ಣಾನ್ಯಭವನ್ | 36 ಯಶ್ಚಿನತ್ತಿ ಸ ವೇತನಂ  
 ಲಭತೇ ಅನನ್ತಾಯುಃಸ್ವರೂಪಂ ಶಸ್ಯಂ ಸ ಗೃಹ್ಲಾತಿ ಚ, ತೇನೈವ ವಪ್ತಾ  
 ಛೇತ್ತಾ ಚ ಯುಗಪದ್ ಆನಂದತಃ | (aiōnios g166) 37 ಇತ್ಥಂ ಸತಿ  
 ವಪತ್ಯೇಕಶ್ಚಿನತ್ಯನ್ಯ ಇತಿ ವಚನಂ ಸಿದ್ಧ್ಯತಿ | 38 ಯತ್ರ ಯೂಯಂ ನ  
 ಪರ್ಯಶ್ರಾಮ್ಯತ ತಾದೃಶಂ ಶಸ್ಯಂ ಛೇತ್ತುಂ ಯುಷ್ಮಾನ್ ಪ್ರೈರಯಮ್  
 ಅನ್ಯೇ ಜನಾಃಪರ್ಯಶ್ರಾಮ್ಯನ್ ಯೂಯಂ ತೇಷಾಂ ಶ್ರಗಸ್ಯ ಫಲಮ್  
 ಅಲಭದ್ವಮ್ | 39 ಯಸ್ಮಿನ್ ಕಾಲೇ ಯದ್ಯತ್ ಕರ್ಮಾಕಾರ್ಷಂ ತತ್ತ್ವಂ  
 ಸ ಮಹ್ಯಮ್ ಅಕಥಯತ್ ತಸ್ಯಾ ವನಿತಾಯಾ ಇದಂ ಸಾಕ್ಷ್ಯವಾಕ್ಯಂ  
 ಶ್ರುತ್ವಾ ತನ್ನಗರನಿವಾಸಿನೋ ಬಹವಃ ಶೋಮಿರೋಣೀಯಲೋಕಾ  
 ವ್ಯಶ್ಚಸನ್ | 40 ತಥಾ ಚ ತಸ್ಯಾನ್ತಿಕೇ ಸಮುಪಸ್ಥಾಯ ಸ್ವೇಷಾಂ ಸನ್ನಿಧೌ  
 ಕತಿಚಿದ್ ದಿನಾನಿ ಸ್ಥಾತುಂ ತಸ್ಮಿನ್ ವಿನಯಮ್ ಅಕುರ್ವಾನ್ ತಸ್ಮಾತ್  
 ಸ ದಿನದ್ವಯಂ ತತ್ಸಾನೇ ನ್ಯವಷ್ಟತ್ 41 ತತಸ್ತಸ್ಯೋಪದೇಶೇನ  
 ಬಹವೋಽಪರೇ ವಿಶ್ವಸ್ಯ 42 ತಾಂ ಯೋಷಾಮವದನ್ ಕೇವಲಂ  
 ತವ ವಾಕ್ಯೇನ ಪ್ರತೀಮ ಇತಿ ನ, ಕಿನ್ನು ಸ ಜಗತೋಽಭಿಷಿಕ್ತಸ್ತ್ರಾತೇತಿ  
 ತಸ್ಯ ಕಥಾಂ ಶ್ರುತ್ವಾ ವಯಂ ಸ್ವಯಮೇವಾಜ್ಞಾಸಮಹಿ | 43 ಸ್ವದೇಶೇ  
 ಭವಿಷ್ಯದ್ವಕ್ತುಃ ಸತ್ತಾರೋ ನಾಸ್ತಿತಿ ಯದ್ಯಪಿ ಯೀಶುಃ ಪ್ರಮಾಣಂ  
 ದತ್ತಾಕಥಯತ್ 44 ತಥಾಪಿ ದಿವಸದ್ವಯಾತ್ ಪರಂ ಸ ತಸ್ಮಾತ್  
 ಸ್ಥಾನಾದ್ ಗಾಲೀಲಂ ಗತವಾನ್ | 45 ಅನನ್ದರಂ ಯೇ ಗಾಲೀಲೀ  
 ಲಿಯಲೋಕಾ ಉತ್ಸವೇ ಗತಾ ಉತ್ಸವಸಮಯೇ ಯಿರೂಶಲಮ್  
 ನಗರೇ ತಸ್ಯ ಸರ್ವಾಃ ಕ್ರಿಯಾ ಅಪಶ್ಯನ್ ತೇ ಗಾಲೀಲಮ್ ಆಗತಂ ತಮ್  
 ಆಗೃಹ್ಲನ್ | 46 ತತಃ ಪರಮ್ ಯೀಶು ಯಸ್ಮಿನ್ ಕಾನ್ಯಾನಗರೇ ಜಲಂ  
 ದ್ರಾಕ್ಷಾರಸಮ್ ಆಕರೋತ್ ತತ್ ಸ್ಥಾನಂ ಪುನರಗಾತ್ | ತಸ್ಮಿನ್ನೇವ  
 ಸಮಯೇ ಕಸ್ಯಚಿದ್ ರಾಜಸಭಾಸ್ತಾರಸ್ಯ ಪುತ್ರಃ ಕರ್ಫನಾಹೂಮಪುರೀ  
 ರೋಗಗ್ರಸ್ತ ಆಸೀತ್ | 47 ಸ ಯೇಹೂದೀಯದೇಶಾದ್ ಯೀಶೋ

ಗಾರ್ಲೀಲಾಗಮನವಾರ್ತಾಂ ನಿಶಮ್ಯ ತಸ್ಯ ಸಮೀಪಂ ಗತ್ವಾ ಪ್ರಾರ್ಥ್ಯ  
ವ್ಯಾಹೃತವಾನ್ ಮಮ ಪುತ್ರಸ್ಯ ಪ್ರಾಯೇಣ ಕಾಲ ಆಸನ್ನಃ ಭವಾನ್  
ಆಗತ್ಯ ತಂ ಸ್ವಸ್ಥಂ ಕರೋತು | 48 ತದಾ ಯೀಶುರಕಥಯದ್  
ಆಶ್ಚರ್ಯ್ಯಂ ಕರ್ಮ್ಯ ಚಿತ್ರಂ ಚಿಹ್ನಂ ಚ ನ ದೃಷ್ಟ್ವಾ ಯೂಯಂ ನ  
ಪ್ರತ್ಯೇಷ್ಯಥ | 49 ತತಃ ಸ ಸಭಾಸದವದತ್ ಹೇ ಮಹೇಚ್ಛ ಮಮ  
ಪುತ್ರೇ ನ ಮೃತೇ ಭವಾನಾಗಚ್ಛತು | 50 ಯೀಶುಸ್ತಮವದದ್  
ಗಚ್ಛ ತವ ಪುತ್ರೋಽಜೀವೀತ್ ತದಾ ಯೀಶುನೋಕ್ತವಾಕ್ಯೇ ಸ  
ವಿಶ್ವಸ್ಯ ಗತವಾನ್ | 51 ಗಮನಕಾಲೇ ಮಾರ್ಗಮಧ್ಯೇ ದಾಸಾಸ್ತಂ  
ಸಾಕ್ಷಾತ್ಪ್ರಾಪ್ಯಾವದನ್ ಭವತಃ ಪುತ್ರೋಽಜೀವೀತ್ | 52 ತತಃ ಕಂ  
ಕಾಲಮಾರಭ್ಯ ರೋಗಪ್ರತೀಕಾರಾರಮ್ಭೋ ಜಾತಾ ಇತಿ ಪೃಷ್ಟೇ  
ತೈರುಕ್ತಂ ಹ್ಯಃ ಸಾರ್ಥದಣ್ಡದ್ವಯಾಧಿಕದ್ವಿತೀಯಯಾಮೇ ತಸ್ಯ  
ಜ್ವರತ್ಯಾಗೋಽಭವತ್ | 53 ತದಾ ಯೀಶುಸ್ತಸ್ಮಿನ್ ಕ್ಷಣೇ ಪ್ರೋಕ್ತವಾನ್  
ತವ ಪುತ್ರೋಽಜೀವೀತ್ ಪಿತಾ ತದ್ಬುದ್ಧ್ವಾ ಸಪರಿವಾರೋ ವ್ಯಶ್ವಸೀತ್ |  
54 ಯಿಹೂದೀಯದೇಶಾದ್ ಆಗತ್ಯ ಗಾಲೀಲಿ ಯೀಶುರೇತದ್  
ದ್ವಿತೀಯಮ್ ಆಶ್ಚರ್ಯ್ಯಕರ್ಮ್ಯಕರೋತ್ |

**5** ತತಃ ಪರಂ ಯಿಹೂದೀಯಾನಾಮ್ ಉತ್ಸವ ಉಪಸ್ಥಿತೇ ಯೀಶು  
ಯಿರೂಶಾಲಮಂ ಗತವಾನ್ | 2 ತಸ್ಮಿನ್ನಗರೇ ಮೇಷನಾಮ್ನೋ  
ದ್ವಾರಸ್ಯ ಸಮೀಪೇ ಇಬ್ರೀಯಭಾಷಯಾ ಬೈಥೇಸ್ಸಾ ನಾಮ್ನಾ  
ಪಿಷ್ಕರಿಣೀ ಪಿಞ್ಫಾಟ್ಲಿಯುಕ್ತಾಸೀತ್ | 3 ತಸ್ಯಾಸ್ತೇಷು ಘಟ್ಟೇಷು  
ಕಿಲಾಲಕಮ್ಮನಮ್ ಅಪೇಕ್ಷ್ಯ ಅನ್ಲಖಿಷ್ಯಶುಷ್ಕಾಬ್ಲಾದಯೋ ಬಹವೋ  
ರೋಗಿಣಃ ಪತಂತಸ್ತಿಷ್ಯಂತಿ ಸ್ಮ | 4 ಯತೋ ವಿಶೇಷಕಾಲೇ ತಸ್ಯ ಸರಸೋ  
ವಾರಿ ಸ್ವರ್ಗೀಯದೂತ ಏತ್ಯಾಕಮ್ಮಯತ್ ತತ್ಕಿಲಾಲಕಮ್ಮನಾತ್ ಪರಂ  
ಯಃ ಕಶ್ಚಿದ್ ರೋಗೀ ಪ್ರಥಮಂ ಪಾನೀಯಮವಾರೋಹತ್ ಸ ಏವ  
ತತ್ಕ್ಷಣಾದ್ ರೋಗಮುಕ್ತೋಽಭವತ್ | 5 ತದಾಷ್ಟಾತ್ರಿಂಶದ್ವರ್ಷಾಣಿ  
ಯಾವದ್ ರೋಗಗ್ರಸ್ತ ಏಕಜನಸ್ತಸ್ಮಿನ್ ಸ್ಥಾನೇ ಸ್ಥಿತವಾನ್ | 6  
ಯೀಶುಸ್ತಂ ಶಯಿತಂ ದೃಷ್ಟ್ವಾ ಬಹುಕಾಲಿಕರೋಗೀತಿ ಜ್ಞಾತ್ವಾ  
ವ್ಯಾಹೃತವಾನ್ ತ್ವಂ ಕಿಂ ಸ್ವಸ್ಥೋ ಬುಭೂಷಸಿ? 7 ತತೋ  
ರೋಗೀ ಕಥಿತವಾನ್ ಹೇ ಮಹೇಚ್ಛ ಯದಾ ಕಿಲಾಲಂ ಕಮ್ಮತೇ  
ತದಾ ಮಾಂ ಪುಷ್ಕರಿಣೀಮ್ ಅವರೋಹಯಿತುಂ ಮಮ ಕೋಪಿ

ನಾಸ್ತಿ, ತಸ್ಮಾನ್ ಮಮ ಗಮನಕಾಲೇ ಕಶ್ಚಿದನ್ಯೋಽಗ್ರೋ ಗತ್ವಾ  
 ಅವರೋಹತಿ | 8 ತದಾ ಯೇಶುರಕಥಯದ್ ಉತ್ತಿಷ್ಯ ತವ  
 ಶಯ್ಯಾಮುತ್ಸೋಲ್ಯ ಗೃಹೀತ್ವಾ ಯಾಹಿ | 9 ಸ ತತ್ಕ್ಷಣಾತ್ ಸ್ವಸ್ಥೋ ಭೂತ್ವಾ  
 ಶಯ್ಯಾಮುತ್ಸೋಲ್ಯಾದಾಯ ಗತವಾನ್ ಕಿನ್ತು ತದ್ವಿನಂ ವಿಶ್ರಾಮವಾರಃ |  
 10 ತಸ್ಮಾದ್ ಯಿಹೂದೀಯಾಃ ಸ್ವಸ್ಥಂ ನರಂ ವ್ಯಾಹರನ್ ಅದ್ಯ  
 ವಿಶ್ರಾಮವಾರೇ ಶಯನೀಯಮಾದಾಯ ನ ಯಾತವ್ಯಮ್ | 11 ತತಃ ಸ  
 ಪ್ರತ್ಯವೋಚದ್ ಯೋ ಮಾಂ ಸ್ವಸ್ಥಮ್ ಅಕಾರ್ಷೀತ್ ಶಯನೀಯಮ್  
 ಉತ್ಸೋಲ್ಯಾದಾಯ ಯಾತುಂ ಮಾಂ ಸ ಏವಾದಿಶತ್ | 12 ತದಾ  
 ತೇಽಪ್ಯೃಚ್ಛನ್ ಶಯನೀಯಮ್ ಉತ್ಸೋಲ್ಯಾದಾಯ ಯಾತುಂ ಯ  
 ಆಜ್ಞಾಪಯತ್ ಸ ಕಃ? 13 ಕಿನ್ತು ಸ ಕ ಇತಿ ಸ್ವಸ್ಥೀಭೂತೋ ನಾಜಾನಾದ್  
 ಯತಸ್ತಸ್ಮಿನ್ ಸ್ಥಾನೇ ಜನತಾಸತ್ತ್ವಾದ್ ಯೇಶುಃ ಸ್ಥಾನಾನ್ತರಮ್  
 ಆಗಮತ್ | 14 ತತಃ ಪರಂ ಯೇಶು ಮರ್ಂದಿರೇ ತಂ ನರಂ  
 ಸಾಕ್ಷಾತ್ಪ್ರಾಪ್ಯಾಕಥಯತ್ ಪಶ್ಯೇದಾನೀಮ್ ಅನಾಮಯೋ ಜಾತೋಸಿ  
 ಯಥಾಧಿಕಾ ದುರ್ದಶಾ ನ ಘಟಿತೇ ತದ್ಧೇತೋಃ ಪಾಪಂ ಕರ್ಮ  
 ಪುನರ್ಮಾರ್ಕಾಷೀಃ | 15 ತತಃ ಸ ಗತ್ವಾ ಯಿಹೂದೀಯಾನ್ ಅವದದ್  
 ಯೇಶು ಮಾರ್ಮ್ ಅರೋಗಿಣಮ್ ಅಕಾರ್ಷೀತ್ | 16 ತತೋ  
 ಯೇಶು ವಿಶ್ರಾಮವಾರೇ ಕರ್ಮೈದ್ಯಶಂ ಕೃತವಾನ್ ಇತಿ ಹೇತೋ  
 ಯಿಹೂದೀಯಾಸ್ತಂ ತಾಡಯಿತ್ವಾ ಹನ್ತುಮ್ ಅಚೇಷ್ಟಂತ | 17  
 ಯೇಶುಸ್ಥಾನಾಖ್ಯತ್ ಮಮ ಪಿತಾ ಯತ್ ಕಾರ್ಯಂ ಕರೋತಿ  
 ತದನುರೂಪಮ್ ಅಹಮಪಿ ಕರೋತಿ | 18 ತತೋ ಯಿಹೂದೀಯಾಸ್ತಂ  
 ಹನ್ತುಂ ಪುನರಯತನ್ತ ಯತೋ ವಿಶ್ರಾಮವಾರಂ ನಾಮನ್ಯತ  
 ತದೇವ ಕೇವಲಂ ನ ಅಧಿಕನ್ತು ಈಶ್ವರಂ ಸ್ವಪಿತರಂ ಪ್ರೋಚ್ಯ  
 ಸ್ವಮಪೀಶ್ವರತುಲ್ಯಂ ಕೃತವಾನ್ | 19 ಪಶ್ಚಾದ್ ಯೇಶುರವದದ್  
 ಯುಷ್ಮಾನಹಂ ಯಥಾರ್ಥತರಂ ವದಾಮಿ ಪುತ್ರಃ ಪಿತರಂ ಯದ್ಯತ್  
 ಕರ್ಮ ಕುರ್ವಂತಂ ಪಶ್ಯತಿ ತದತಿರಿಕ್ತಂ ಸ್ವೇಚ್ಛಾತಃ ಕಿಮಪಿ ಕರ್ಮ  
 ಕರ್ತುಂ ನ ಶಕ್ನೋತಿ | ಪಿತಾ ಯತ್ ಕರೋತಿ ಪುತ್ರೋಪಿ ತದೇವ  
 ಕರೋತಿ | 20 ಪಿತಾ ಪುತ್ರೇ ಸ್ನೇಹಂ ಕರೋತಿ ತಸ್ಮಾತ್ ಸ್ವಯಂ  
 ಯದ್ಯತ್ ಕರ್ಮ ಕರೋತಿ ತತ್ಸರ್ವಂ ಪುತ್ರಂ ದರ್ಶಯತಿ; ಯಥಾ  
 ಚ ಯುಷ್ಮಾಕಂ ಆಶ್ಚರ್ಯಜ್ಞಾನಂ ಜನಿಷ್ಯತೇ ತದರ್ಥಮ್ ಇತೋಪಿ

ಮಹಾಕರ್ಮ ತಂ ದರ್ಶಯಿಷ್ಯತಿ | 21 ವಸ್ತುತಸ್ತು ಪಿತಾ ಯಥಾ  
 ಪ್ರಮಿತಾನ್ ಉತ್ಥಾಪ್ಯ ಸಜಿವಾನ್ ಕರೋತಿ ತದ್ವತ್ ಪುತ್ರೋಪಿ  
 ಯಂ ಯಂ ಇಚ್ಛತಿ ತಂ ತಂ ಸಜೀವಂ ಕರೋತಿ | 22 ಸರ್ವೇ  
 ಪಿತರಂ ಯಥಾ ಸತ್ಕುರ್ವನ್ತಿ ತಥಾ ಪುತ್ರಮಪಿ ಸತ್ಕಾರಯಿತುಂ  
 ಪಿತಾ ಸ್ವಯಂ ಕಸ್ಯಾಪಿ ವಿಚಾರಮಕೃತ್ವಾ ಸರ್ವವಿಚಾರಾಣಾಂ ಭಾರಂ  
 ಪುತ್ರೇ ಸಮರ್ಪಿತವಾನ್ | 23 ಯಃ ಪುತ್ರಂ ಸತ್ ಕರೋತಿ ಸ ತಸ್ಯ  
 ಪ್ರೇರಕಮಪಿ ಸತ್ ಕರೋತಿ | 24 ಯುಷ್ಮಾನಾಹಂ ಯಥಾರ್ಥತರಂ  
 ವದಾಮಿ ಯೋ ಜನೋ ಮಮ ವಾಕ್ಯಂ ಶ್ರುತ್ವಾ ಮತ್ಪ್ರೇರಕೇ ವಿಶ್ವಸಿತಿ  
 ಸೋನನ್ತಾಯುಃ ಪ್ರಾಪ್ನೋತಿ ಕದಾಪಿ ದಣ್ಣಬಾಜನಂ ನ ಭವತಿ  
 ನಿಧನಾದುತ್ಥಾಯ ಪರಮಾಯುಃ ಪ್ರಾಪ್ನೋತಿ | (aiṅnios g166) 25 ಅಹಂ  
 ಯುಷ್ಮಾನತಿಯಥಾರ್ಥಂ ವದಾಮಿ ಯದಾ ಮೃತಾ ಈಶ್ವರಪುತ್ರಸ್ಯ  
 ನಿನಾದಂ ಶ್ರೋಷ್ಯನ್ತಿ ಯೇ ಚ ಶ್ರೋಷ್ಯನ್ತಿ ತೇ ಸಜೀವಾ ಭವಿಷ್ಯನ್ತಿ  
 ಸಮಯ ಏತಾದೃಶ ಆಯಾತಿ ವರಮ್ ಇದಾನೀಮಪ್ಯಪತಿಷ್ಯತಿ | 26  
 ಪಿತಾ ಯಥಾ ಸ್ವಯಂಜೀವೀ ತಥಾ ಪುತ್ರಾಯ ಸ್ವಯಂಜೀವಿತಾಧಿಕಾರಂ  
 ದತ್ತವಾನ್ | 27 ಸ ಮನುಷ್ಯಪುತ್ರಃ ಏತಸ್ಮಾತ್ ಕಾರಣಾತ್ ಪಿತಾ  
 ದಣ್ಣಕರಣಾಧಿಕಾರಮಪಿ ತಸ್ಮಿನ್ ಸಮರ್ಪಿತವಾನ್ | 28 ಏತದರ್ಥೇ  
 ಯೂಯಮ್ ಆಶ್ಚರ್ಯ್ಯಂ ನ ಮನ್ಯದ್ಧಂ ಯತೋ ಯಸ್ಮಿನ್ ಸಮಯೇ  
 ತಸ್ಯ ನಿನಾದಂ ಶ್ರುತ್ವಾ ಶ್ಮಶಾನಸ್ಥಾಃ ಸರ್ವೇ ಬಹಿರಾಗಮಿಷ್ಯನ್ತಿ ಸಮಯ  
 ಏತಾದೃಶ ಉಪಸ್ಥಾಸ್ಯತಿ | 29 ತಸ್ಮಾದ್ ಯೇ ಸತ್ಕರ್ಮಾಣಿ ಕೃತವನ್ತಸ್ತ  
 ಉತ್ಥಾಯ ಆಯುಃ ಪ್ರಾಪ್ಸ್ಯನ್ತಿ ಯೇ ಚ ಕುಕರ್ಮಾಣಿ ಕೃತವನ್ತಸ್ತ  
 ಉತ್ಥಾಯ ದಣ್ಣಂ ಪ್ರಾಪ್ಸ್ಯನ್ತಿ | 30 ಅಹಂ ಸ್ವಯಂ ಕಿಮಪಿ ಕರ್ತುಂ ನ  
 ಶಕ್ನೋಮಿ ಯಥಾ ಶುಣೋಮಿ ತಥಾ ವಿಚಾರಯಾಮಿ ಮಮ ವಿಚಾರಜ್ಞ  
 ನ್ಯಾಯುಃ ಯತೋಹಂ ಸ್ವೀಯಾಭೀಷ್ಟಂ ನೇಹಿತ್ವಾ ಮತ್ಪ್ರೇರಯಿತುಃ  
 ಪಿತುರಿಷ್ಟಮ್ ಈಹೇ | 31 ಯದಿ ಸ್ವಸ್ಮಿನ್ ಸ್ವಯಂ ಸಾಕ್ಷ್ಯಂ ದದಾಮಿ  
 ತರ್ಹಿ ತತ್ಸಾಕ್ಷ್ಯಮ್ ಆಗ್ರಾಹ್ಯಂ ಭವತಿ; 32 ಕಿನ್ತು ಮದರ್ಥೇಽಪರೋ  
 ಜನಃ ಸಾಕ್ಷ್ಯಂ ದದಾತಿ ಮದರ್ಥೇ ತಸ್ಯ ಯತ್ ಸಾಕ್ಷ್ಯಂ ತತ್ ಸತ್ಯಮ್  
 ಏತದಪ್ಯಹಂ ಜಾನಾಮಿ | 33 ಯುಷ್ಮಾಭಿ ಯೋಹನಂ ಪ್ರತಿ  
 ಲೋಕೇಷು ಪ್ರೇರಿತೇಷು ಸ ಸತ್ಯಕಥಾಯಾಂ ಸಾಕ್ಷ್ಯಮದದಾತ್ |  
 34 ಮಾನುಷಾದಹಂ ಸಾಕ್ಷ್ಯಂ ನೋಪೇಕ್ಷೇ ತಥಾಪಿ ಯೂಯಂ

ಯಥಾ ಪರಿತ್ರಯದ್ವೇ ತದರ್ಥಮ್ ಇದಂ ವಾಕ್ಯಂ ವದಾಮಿ | 35  
ಯೋಹನ್ ದೇದೀಪ್ಯಮಾನೋ ದೀಪ ಇವ ತೇಜಸ್ವೀ ಸ್ಥಿತವಾನ್  
ಯೂಯಮ್ ಅಲ್ಪಕಾಲಂ ತಸ್ಯ ದೀಪ್ತಾನನ್ದಿತುಂ ಸಮಮನ್ಯದ್ವಂ | 36  
ಕಿನ್ನು ತತ್ರಮಾಣಾದಪಿ ಮಮ ಗುರುತರಂ ಪ್ರಮಾಣಂ ವಿದ್ಯತೇ ಪಿತಾ  
ಮಾಂ ಪ್ರೇಷ್ಯ ಯದ್ಯತ್ ಕರ್ಮ ಸಮಾಪಯಿತುಂ ಶಕ್ತಿಮದದಾತ್  
ಮಯಾ ಕೃತಂ ತತ್ತತ್ ಕರ್ಮ ಮದರ್ಥೇ ಪ್ರಮಾಣಂ ದದಾತಿ | 37  
ಯಃ ಪಿತಾ ಮಾಂ ಪ್ರೇರಿತವಾನ್ ಮೋಪಿ ಮದರ್ಥೇ ಪ್ರಮಾಣಂ  
ದದಾತಿ | ತಸ್ಯ ವಾಕ್ಯಂ ಯುಷ್ಮಾಭಿಃ ಕದಾಪಿ ನ ಶ್ರುತಂ ತಸ್ಯ ರೂಪಙ್ಗ  
ನ ದೃಷ್ಟಂ | 38 ತಸ್ಯ ವಾಕ್ಯಙ್ಗ ಯುಷ್ಮಾಕಮ್ ಅನ್ತಃ ಕದಾಪಿ ಸ್ಥಾನಂ  
ನಾಪ್ನೋತಿ ಯತಃ ಸ ಯಂ ಪ್ರೇಷಿತವಾನ್ ಯೂಯಂ ತಸ್ಮಿನ್ ನ  
ವಿಶ್ವಸಿಥ | 39 ಧರ್ಮಪುಸ್ತಕಾನಿ ಯೂಯಮ್ ಆಲೋಚಯದ್ವಂ  
ತೈ ವಾರ್ಕೈರನನ್ತಾಯುಃ ಪ್ರಾಪ್ಸ್ಯಾಮ ಇತಿ ಯೂಯಂ ಬುದ್ಧ್ಯದ್ವೇ  
ತದ್ಧರ್ಮಪುಸ್ತಕಾನಿ ಮದರ್ಥೇ ಪ್ರಮಾಣಂ ದದತಿ | (aiṛṇios g166) 40  
ತಥಾಪಿ ಯೂಯಂ ಪರಮಾಯುಃಪ್ರಾಪ್ತಯೇ ಮಮ ಸಂನಿಧಿಮ್ ನ  
ಜಿಗಮಿಷಥ | 41 ಅಹಂ ಮಾನುಷೇಭ್ಯಃ ಸತ್ಕಾರಂ ನ ಗೃಹ್ಣಾಮಿ | 42  
ಅಹಂ ಯುಷ್ಮಾನ್ ಜಾನಾಮಿ; ಯುಷ್ಮಾಕಮನ್ತರ ಈಶ್ವರಪ್ರೇಮ ನಾಸ್ತಿ |  
43 ಅಹಂ ನಿಜಪಿತು ನಾರ್ಮಾಗತೋಸ್ತಿ ತಥಾಪಿ ಮಾಂ ನ ಗೃಹ್ಣೀಥ  
ಕಿನ್ನು ಕಶ್ಚಿದ್ ಯದಿ ಸ್ವನಾಮ್ನಾ ಸಮಾಗಮಿಷ್ಯತಿ ತರ್ಹಿ ತಂ ಗ್ರಹೀಷ್ಯಥ |  
44 ಯೂಯಮ್ ಈಶ್ವರಾತ್ ಸತ್ಕಾರಂ ನ ಚಿಷ್ಟತ್ವಾ ಕೇವಲಂ ಪರಸ್ವರಂ  
ಸತ್ಕಾರಮ್ ಚೇದ್ ಆದದ್ವೇ ತರ್ಹಿ ಕಥಂ ವಿಶ್ವಸಿತುಂ ಶಕ್ನುಥ? 45  
ಪುತುಃ ಸಮೀಪೇಹಂ ಯುಷ್ಮಾನ್ ಅಪವದಿಷ್ಯಾಮೀತಿ ಮಾ ಚಿನ್ತಯತ  
ಯಸ್ಮಿನ್, ಯಸ್ಮಿನ್ ಯುಷ್ಮಾಕಂ ವಿಶ್ವಸಃ ಸಬವ ಮೂಸಾ ಯುಷ್ಮಾನ್  
ಅಪವದತಿ | 46 ಯದಿ ಯೂಯಂ ತಸ್ಮಿನ್ ವ್ಯಶ್ವಸಿಷ್ಯತ ತರ್ಹಿ ಮಯ್ಯಪಿ  
ವ್ಯಶ್ವಸಿಷ್ಯತ, ಯತ್ ಸ ಮಯಿ ಲಿಖಿತವಾನ್ | 47 ತತೋ ಯದಿ ತೇನ  
ಲಿಖಿತವಾನಿ ನ ಪ್ರತಿಥ ತರ್ಹಿ ಮಮ ವಾಕ್ಯಾನಿ ಕಥಂ ಪ್ರತ್ಯೇಷ್ಯಥ?

**6** ತತಃ ಪರಂ ಯೀಶು ಗಾರ್ಲೀಲ್ ಪ್ರದೇಶೀಯಸ್ಯ  
ತಿವಿರಿಯಾನಾಮ್ನಃ ಸಿನೋಃ ಪಾರಂ ಗತವಾನ್ | 2 ತತೋ  
ವ್ಯಾಧಿಮಲ್ಲೋಕಸ್ವಾಸ್ಥ್ಯಕರಣರೂಪಾಣಿ ತಸ್ಯಾಶ್ಚರ್ಯಾಣಿ ಕರ್ಮಾಣಿ  
ದೃಷ್ಟ್ವಾ ಬಹವೋ ಜನಾಸ್ತತ್ಪಶ್ಯಾದ್ ಅಗಚ್ಛನ್ | 3 ತತೋ ಯೀಶುಃ

ಪರ್ವತಮಾರುಹ್ಯ ತತ್ರ ಶಿಷ್ಯೈಃ ಸಾಕಮ್ | 4 ತಸ್ಮಿನ್ ಸಮಯ  
 ನಿಸ್ತಾರೋತ್ಸವನಾಮ್ನಿ ಯಿಹೂದೀಯಾನಾಮ ಉತ್ಸವ ಉಪಸ್ಥಿತೇ 5  
 ಯೀಶು ನೇತ್ರೇ ಉತ್ತೋಲ್ಯ ಬಹುಲೋಕಾನ್ ಸ್ವಸಮೀಪಾಗತಾನ್  
 ವಿಲೋಕ್ಯ ಫಿಲಿಪಂ ಪೃಷ್ಟವಾನ್ ಏತೇಷಾಂ ಭೋಜನಾಯ  
 ಭೋಜದ್ರವ್ಯಾಣಿ ವಯಂ ಕುತ್ರ ಕ್ರೇತುಂ ಶಕ್ನುಮಃ? 6 ವಾಕ್ಯಮಿದಂ ತಸ್ಯ  
 ಪರೀಕ್ಷಾರ್ಥಮ್ ಅವಾದೀತ್ ಕಿನ್ನು ಯತ್ ಕರಿಷ್ಯತಿ ತತ್ ಸ್ವಯಮ್  
 ಅಜಾನಾತ್ | 7 ಫಿಲಿಪಃ ಪ್ರತ್ಯವೋಚತ್ ಏತೇಷಾಮ್ ಏಕೈಕೋ  
 ಯದ್ಯಲ್ಪಮ್ ಅಲ್ಪಂ ಪ್ರಾಪ್ನೋತಿ ತರ್ಹಿ ಮುದ್ರಾಪಾದದ್ವಿಶತೇನ  
 ಕ್ರೀತಪೂಪಾ ಅಪಿ ನ್ಯೂನಾ ಭವಿಷ್ಯನ್ತಿ | 8 ಶಿಮೋನ್ ಪಿತರಸ್ಯ ಭ್ರಾತಾ  
 ಆನ್ವಿಯಾಖ್ಯಃ ಶಿಷ್ಯಾಣಾಮೇಕೋ ವ್ಯಾಹೃತವಾನ್ 9 ಅತ್ರ ಕಸ್ಯಚಿದ್  
 ಬಾಲಕಸ್ಯ ಸಮೀಪೇ ಪಞ್ಚ ಯಾವಪೂಪಾಃ ಕ್ಷುದ್ರಮತ್ಸ್ಯದ್ವಯಞ್ಚ ಸನ್ತಿ  
 ಕಿನ್ನು ಲೋಕಾನಾಂ ಏತಾವಾತಾಂ ಮಧ್ಯೇ ತೈಃ ಕಿಂ ಭವಿಷ್ಯತಿ? 10  
 ಪಶ್ಚಾದ್ ಯೀಶುರವದತ್ ಲೋಕಾನುಪವೇಶಯತ ತತ್ರ  
 ಬಹುಯವಸಸತ್ತ್ವಾತ್ ಪಞ್ಚಸಹಸ್ರೈಭ್ಯೋ ನ್ಯೂನಾ ಅಧಿಕಾ  
 ವಾ ಪುರುಷಾ ಭೂಮ್ಯಾಮ್ ಉಪಾವಿಶನ್ | 11 ತತೋ  
 ಯೀಶುಸ್ತಾನ್ ಪೂಪಾನಾದಾಯ ಈಶ್ವರಸ್ಯ ಗುಣಾನ್ ಕೀರ್ತಯಿತ್ವಾ  
 ಶಿಷ್ಯೇಷು ಸಮಾರ್ಪಯತ್ ತತಸ್ತೇ ತೇಭ್ಯ ಉಪವಿಷ್ಟಲೋಕೇಭ್ಯಃ  
 ಪೂಪಾನ್ ಯಥೇಷ್ಟಮತ್ಸ್ಯಞ್ಚ ಪ್ರಾದುಃ | 12 ತೇಷು ತೃಪ್ತೇಷು ಸ  
 ತಾನವೋಚದ್ ಏತೇಷಾಂ ಕಿಂಚಿದಪಿ ಯಥಾ ನಾಪಚೀಯತೇ ತಥಾ  
 ಸರ್ವಾಣ್ಯವಶಿಷ್ಠಾನಿ ಸಂಗೃಹ್ಣೀತ | 13 ತತಃ ಸರ್ವೇಷಾಂ  
 ಭೋಜನಾತ್ ಪರಂ ತೇ ತೇಷಾಂ ಪಞ್ಚಾನಾಂ ಯಾವಪೂಪಾನಾಂ  
 ಅವಶಿಷ್ಠಾನ್ಯಖಿಲಾನಿ ಸಂಗೃಹ್ಯ ದ್ವಾದಶಡಲ್ಲಕಾನ್ ಅಪೂರಯನ್ | 14  
 ಅಪರಂ ಯೀಶೋರೇತಾದ್ಯಶೀಮ್ ಆಶ್ಚರ್ಯಕ್ರಿಯಾಂ ದೃಷ್ಟ್ವಾ  
 ಲೋಕಾ ಮಿಥೋ ವಕ್ತುಮಾರೇಭಿರೇ ಜಗತಿ ಯಸ್ಯಾಗಮನಂ ಭವಿಷ್ಯತಿ  
 ಸ ಏವಾಯಮ್ ಅವಶ್ಯಂ ಭವಿಷ್ಯದ್ವಕ್ತಾ | 15 ಅತಏವ ಲೋಕಾ  
 ಆಗತ್ಯ ತಮಾಕ್ರಮ್ಯ ರಾಜಾನಂ ಕರಿಷ್ಯನ್ತಿ ಯೀಶುಸ್ತೇಷಾಮ್ ಈದೃಶಂ  
 ಮಾನಸಂ ವಿಜ್ಞಾಯ ಪುನಶ್ಚ ಪರ್ವತಮ್ ಏಕಾಕೀ ಗತವಾನ್ | 16  
 ಸಾಯಂಕಾಲ ಉಪಸ್ಥಿತೇ ಶಿಷ್ಯಾ ಜಲಧಿತಟಂ ವ್ರಜಿತ್ವಾ ನಾವಮಾರುಹ್ಯ  
 ನಗರದಿಶಿ ಸಿನ್ಧೌ ವಾಹಯಿತ್ವಾಗಮನ್ | 17 ತಸ್ಮಿನ್ ಸಮಯೇ ತಿಮಿರ

ಉಪಾತಿಷ್ಠತ್ ಕಿನ್ನು ಯೀಷುಸ್ತೇಷಾಂ ಸಮೀಪಂ ನಾಗಚ್ಛತ್ | 18 ತದಾ  
 ಪ್ರಬಲಪವನವಹನಾತ್ ಸಾಗರೇ ಮಹಾತರಜ್ಞೋ ಭವಿತುಮ್  
 ಆರೇಭೇ | 19 ತತಸ್ತೇ ವಾಹಯಿತ್ವಾ ದ್ವಿತ್ರಾನ್ ಕ್ರೋಶಾನ್ ಗತಾಃ  
 ಪಶ್ಚಾದ್ ಯೀಶುಂ ಜಲಧೇರುಪರಿ ಪದ್ಭ್ಯಾಂ ವ್ರಜಂತಂ ನೌಕಾನ್ತಿಕಮ್  
 ಆಗಚ್ಛಂತಂ ವಿಲೋಕ್ಯ ತ್ರಾಸಯುಕ್ತಾ ಅಭವನ್ 20 ಕಿನ್ನು ಸ  
 ತಾನುಕ್ತವಾನ್ ಅಯಮಹಂ ಮಾ ಭೈಷ್ಠ | 21 ತದಾ ತೇ ತಂ ಸ್ವೈರಂ  
 ನಾವಿ ಗೃಹೀತವನ್ತಃ ತದಾ ತತ್ಕ್ಷಣಾದ್ ಉದ್ವಿಷ್ಟಸ್ಥಾನೇ ನೌರುಪಾಸ್ಥಾತ್ |  
 22 ಯಯಾ ನಾವಾ ಶಿಷ್ಯಾ ಅಗಚ್ಛನ್ ತದನ್ಯಾ ಕಾಪಿ ನೌಕಾ ತಸ್ಮಿನ್  
 ಸ್ಥಾನೇ ನಾಸೀತ್ ತತೋ ಯೀಶುಃ ಶಿಷ್ಯೈಃ ಸಾಕಂ ನಾಗಮತ್ ಕೇವಲಾಃ  
 ಶಿಷ್ಯಾ ಅಗಮನ್ ಏತತ್ ಪಾರಸ್ಥಾ ಲೋಕಾ ಜ್ಞಾತವನ್ತಃ | 23 ಕಿನ್ನು ತತಃ  
 ಪರಂ ಪ್ರಭು ಯತ್ರ ಈಶ್ವರಸ್ಯ ಗುಣಾನ್ ಅನುಕೀರ್ತ್ಯ ಲೋಕಾನ್  
 ಪೂಷಾನ್ ಅಭೋಜಯತ್ ತತ್ಸಾನಸ್ಯ ಸಮೀಪಸ್ಥಿತಿವಿರಿಯಾಯಾ  
 ಅಪರಾಸ್ತರಣಯ ಆಗಮನ್ | 24 ಯೀಶುಸ್ತತ್ರ ನಾಸ್ತಿ ಶಿಷ್ಯಾ ಅಪಿ ತತ್ರ  
 ನಾ ಸನ್ತಿ ಲೋಕಾ ಇತಿ ವಿಜ್ಞಾಯ ಯೀಶುಂ ಗವೇಷಯಿತುಂ ತರಣಿಭಿಃ  
 ಕಫರ್ನಾಹೂಮ್ ಪುರಂ ಗತಾಃ | 25 ತತಸ್ತೇ ಸರಿತ್ಪತೇಃ ಪಾರೇ ತಂ  
 ಸಾಕ್ಷಾತ್ ಪ್ರಾಪ್ಯ ಪ್ರಾವೋಚನ್ ಹೇ ಗುರೋ ಭವಾನ್ ಅತ್ರ ಸ್ಥಾನೇ  
 ಕದಾಗಮತ್? 26 ತದಾ ಯೀಶುಸ್ತಾನ್ ಪ್ರತ್ಯವಾದೀದ್ ಯುಷ್ಮಾನಹಂ  
 ಯಥಾರ್ಥತರಂ ವದಾಮಿ ಆಶ್ಚರ್ಯಕರ್ಮದರ್ಶನಾದ್ಧೇತೋ ನ  
 ಕಿನ್ನು ಪೂಪೋಜನಾತ್ ತೇನ ತೃಪ್ತತ್ವಾನ್ಮ ಮಾಂ ಗವೇಷಯಥ | 27  
 ಕ್ಷಯಣೀಯಭಕ್ಷಾರ್ಥಂ ಮಾ ಶ್ರಾಮಿಷ್ಟ ಕಿನ್ತ್ವನ್ತಾಯುರ್ಭಕ್ಷಾರ್ಥಂ  
 ಶ್ರಾಮ್ಯತ, ತಸ್ಮಾತ್ ತಾದೃಶಂ ಭಕ್ಷ್ಯಂ ಮನುಜಪುತ್ರೋ ಯುಷ್ಮಾಭ್ಯಂ  
 ದಾಸ್ಯತಿ; ತಸ್ಮಿನ್ ತಾತ ಈಶ್ವರಃ ಪ್ರಮಾಣಂ ಪ್ರಾದಾತ್ | (aiōnios g166)  
 28 ತದಾ ತೇಽಪೃಚ್ಛನ್ ಈಶ್ವರಾಭಿಮತಂ ಕರ್ಮ ಕರ್ತುಮ್ ಅಸ್ಮಾಭಿಃ  
 ಕಿಂ ಕರ್ತವ್ಯಂ? 29 ತತೋ ಯೀಶುರವದದ್ ಈಶ್ವರೋ ಯಂ  
 ಪ್ರೈರಯತ್ ತಸ್ಮಿನ್ ವಿಶ್ವಸನಮ್ ಈಶ್ವರಾಭಿಮತಂ ಕರ್ಮ | 30 ತದಾ  
 ತೇ ವ್ಯಾಹರನ್ ಭವತಾ ಕಿಂ ಲಕ್ಷಣಂ ದರ್ಶಿತಂ ಯದ್ಭ್ರಷ್ಟಾ ಭವತಿ  
 ವಿಶ್ವಸಿಷ್ಯಾಮಃ? ತ್ವಯಾ ಕಿಂ ಕರ್ಮ ಕೃತಂ? 31 ಅಸ್ಮಾಕಂ  
 ಪೂರ್ವಪುರುಷಾ ಮಹಾಪ್ರಾನ್ತರೇ ಮಾನ್ವಾಂ ಭೋಕ್ತುಂ  
 ಪ್ರಾಪುಃ ಯಥಾ ಲಿಪಿರಾಸ್ತೇ | ಸ್ವರ್ಗೀಯಾಣಿ ತು ಭಕ್ಷ್ಯಾಣಿ

ಪ್ರದದೌ ಪರಮೇಶ್ವರಃ | 32 ತದಾ ಯೀಶುರವದದ್ ಅಹಂ  
 ಯುಷ್ಮಾನತಿಯಥಾರ್ಥಂ ವದಾಮಿ ಮೂಸಾ ಯುಷ್ಮಾಭ್ಯಂ ಸ್ವರ್ಗೀಯಂ  
 ಭಕ್ತ್ಯಂ ನಾದಾತ್ ಕಿನ್ನು ಮಮ ಪಿತಾ ಯುಷ್ಮಾಭ್ಯಂ ಸ್ವರ್ಗೀಯಂ  
 ಪರಮಂ ಭಕ್ತ್ಯಂ ದದಾತಿ | 33 ಯಃ ಸ್ವರ್ಗಾದವರುಹ್ಯ ಜಗತೇ  
 ಜೀವನಂ ದದಾತಿ ಸ ಈಶ್ವರದತ್ತಭಕ್ತ್ಯರೂಪಃ | 34 ತದಾ ತೇ  
 ಪ್ರಾವೋಚನ್ ಹೇ ಪ್ರಭೋ ಭಕ್ತ್ಯಮಿದಂ ನಿತ್ಯಮಸ್ಮಭ್ಯಂ ದದಾತು | 35  
 ಯೀಶುರವದದ್ ಅಹಮೇವ ಜೀವನರೂಪಂ ಭಕ್ತ್ಯಂ ಯೋ ಜನೋ  
 ಮಮ ಸನ್ನಿಧಿಮ್ ಆಗಚ್ಛತಿ ಸ ಜಾತು ಕ್ಷುಧಾತ್ನೋ ನ ಭವಿಷ್ಯತಿ, ತಥಾ  
 ಯೋ ಜನೋ ಮಾಂ ಪ್ರತ್ಯೇತಿ ಸ ಜಾತು ತೃಷಾತ್ನೋ ನ ಭವಿಷ್ಯತಿ | 36  
 ಮಾಂ ದೃಷ್ಟ್ವಾಪಿ ಯೂಯಂ ನ ವಿಶ್ವಸಿಥ ಯುಷ್ಮಾನಹಮ್  
 ಇತ್ಯವೋಚಂ | 37 ಪಿತಾ ಮಹ್ಯಂ ಯಾವತೋ ಲೋಕಾನದದಾತ್ ತೇ  
 ಸರ್ವ್ ಏವ ಮಮಾನ್ತಿಕಮ್ ಆಗಮಿಷ್ಯಂತಿ ಯಃ ಕಶ್ಚಿಚ್ಛ ಮಮ ಸನ್ನಿಧಿಮ್  
 ಆಯಾಸ್ಯತಿ ತಂ ಕೇನಾಪಿ ಪ್ರಕಾರೇಣ ನ ದೂರೀಕರಿಸ್ಯಾಮಿ | 38  
 ನಿಜಾಭಿಮತಂ ಸಾಧಯಿತುಂ ನ ಹಿ ಕಿನ್ನು ಪ್ರೇರಯಿತುರಭಿಮತಂ  
 ಸಾಧಯಿತುಂ ಸ್ವರ್ಗಾದ್ ಆಗತೋಸ್ಮಿ | 39 ಸ ಯಾನ್ ಯಾನ್  
 ಲೋಕಾನ್ ಮಹ್ಯಮದದಾತ್ ತೇಷಾಮೇಕಮಪಿ ನ ಹಾರಯಿತ್ವಾ  
 ಶೇಷದಿನೇ ಸರ್ವ್ವಾನಹಮ್ ಉತ್ಥಾಪಯಾಮಿ ಇದಂ ಮತ್ಪ್ರೇರಯಿತುಃ  
 ಪಿತುರಭಿಮತಂ | 40 ಯಃ ಕಶ್ಚಿನ್ ಮಾನವಸುತಂ ವಿಲೋಕ್ಯ ವಿಶ್ವಸಿತಿ  
 ಸ ಶೇಷದಿನೇ ಮಯೋತ್ಥಾಪಿತಃ ಸನ್ ಅನನ್ತಾಯುಃ ಪ್ರಾಪ್ಸ್ಯತಿ ಇತಿ  
 ಮತ್ಪ್ರೇರಕಸ್ಯಾಭಿಮತಂ | (aiōnios g166) 41 ತದಾ ಸ್ವರ್ಗಾದ್  
 ಯದ್ ಭಕ್ತ್ಯಮ್ ಅವಾರೋಹತ್ ತದ್ ಭಕ್ತ್ಯಮ್ ಅಹಮೇವ  
 ಯಿಹೂದೀಯಲೋಕಾಸ್ತಸ್ಯೈತದ್ ವಾಕ್ಯೇ ವಿವದಮಾನಾ  
 ವಕ್ತುಮಾರೇಭಿರೇ 42 ಯೂಷಫಃ ಪುತ್ರೋ ಯೀಶು ಯಃಸ್ಯ  
 ಮಾತಾಪಿತರೌ ವಯಂ ಜಾನೀಮ ಏಷ ಕಿಂ ಸಏವ ನ? ತರ್ಹಿ  
 ಸ್ವರ್ಗಾದ್ ಅವಾರೋಹಮ್ ಇತಿ ವಾಕ್ಯಂ ಕಥಂ ವಕ್ತಿ? 43 ತದಾ  
 ಯೀಶುಸ್ತಾನ್ ಪ್ರತ್ಯವದತ್ ಪರಸ್ಪರಂ ಮಾ ವಿವದಧ್ವಂ 44  
 ಮತ್ಪ್ರೇರಕೇಣ ಪಿತ್ರಾ ನಾಕೃಷ್ಣಃ ಕೋಪಿ ಜನೋ ಮಮಾನ್ತಿಕಮ್  
 ಆಯಾತುಂ ನ ಶಕ್ನೋತಿ ಕಿನ್ತ್ವಾಗತಂ ಜನಂ ಚರಮೇಽಙ್ಕಿ  
 ಪ್ರೋತ್ಥಾಪಯಿಸ್ಯಾಮಿ | 45 ತೇ ಸರ್ವ್ವ ಈಶ್ವರೇಣ ಶಿಕ್ಷಿತಾ ಭವಿಷ್ಯಂತಿ



ಭವಿಷ್ಯದ್ವಾದಿನಾಂ ಗ್ರನ್ಥೇಷು ಲಿಪಿರಿತ್ಯಮಾಸ್ತೇ ಅತೋ ಯಃ ಕಶ್ಚಿತ್  
 ಪಿತುಃ ಸಕಾಶಾತ್ ಶ್ರುತ್ವಾ ಶಿಕ್ಷತೇ ಸ ಏವ ಮಮ ಸಮೀಪಮ್  
 ಆಗಮಿಷ್ಯತಿ | 46 ಯ ಈಶ್ವರಾದ್ ಅಜಾಯತ ತಂ ವಿನಾ ಕೋಪಿ  
 ಮನುಷ್ಯೋ ಜನಕಂ ನಾದರ್ಶತ್ ಕೇವಲಃ ಸಏವ ತಾತಮ್  
 ಅದ್ರಾಕ್ಷೀತ್ | 47 ಅಹಂ ಯುಷ್ಮಾನ್ ಯಥಾರ್ಥತರಂ ವದಾಮಿ ಯೋ  
 ಜನೋ ಮಯಿ ವಿಶ್ವಾಸಂ ಕರೋತಿ ಸೋನನ್ತಾಯುಃ ಪ್ರಾಪ್ನೋತಿ |  
 (aiōnios g166) 48 ಅಹಮೇವ ತಜ್ಜೀವನಭಕ್ತ್ಯಂ | 49 ಯುಷ್ಮಾಕಂ  
 ಪೂರ್ವಪುರುಷಾ ಮಹಾಪ್ರಾನ್ತರೇ ಮನ್ನಾಭಕ್ತ್ಯಂ ಭೂಕ್ತಾಪಿ ಮೃತಾಃ  
 50 ಕಿನ್ನು ಯದ್ಭಕ್ತ್ಯಂ ಸ್ವರ್ಗಾದಾಗಚ್ಛತ್ ತದ್ ಯದಿ ಕಶ್ಚಿದ್ ಭುಂಕ್ತೇ  
 ತರ್ಹಿ ಸ ನ ಮ್ರಿಯತೇ | 51 ಯಜ್ಜೀವನಭಕ್ತ್ಯಂ ಸ್ವರ್ಗಾದಾಗಚ್ಛತ್  
 ಸೋಹಮೇವ ಇದಂ ಭಕ್ತ್ಯಂ ಯೋ ಜನೋ ಭುಂಕ್ತೇ ಸ ನಿತ್ಯಜೀವೀ  
 ಭವಿಷ್ಯತಿ | ಪುನಶ್ಚ ಜಗತೋ ಜೀವನಾರ್ಥಮಹಂ ಯತ್  
 ಸ್ವಕೀಯಪಿಪಿತಂ ದಾಸ್ಯಾಮಿ ತದೇವ ಮಯಾ ವಿತರಿತಂ ಭಕ್ತ್ಯಮ್ |  
 (aiōn g165) 52 ತಸ್ಮಾದ್ ಯಿಹೂದೀಯಾಃ ಪರಸ್ಪರಂ ವಿವದಮಾನಾ  
 ವಕ್ತುಮಾರೇಭಿರೇ ಏಷ ಭೋಜನಾರ್ಥಂ ಸ್ವೀಯಂ ಪಲಲಂ ಕಥಮ್  
 ಅಸ್ಮಭ್ಯಂ ದಾಸ್ಯತಿ? 53 ತದಾ ಯೀಶುಸ್ತಾನ್ ಆವೋಚದ್  
 ಯುಷ್ಮಾನಹಂ ಯಥಾರ್ಥತರಂ ವದಾಮಿ ಮನುಷ್ಯಪುತ್ರಸ್ಯಾಮಿಷೇ  
 ಯುಷ್ಮಾಭಿ ನಃ ಭುಂಕ್ತೇ ತಸ್ಯ ರುಧಿರೇ ಚ ನ ಪೀತೇ ಜೀವನೇನ  
 ಸಾರ್ಧಂ ಯುಷ್ಮಾಕಂ ಸಮ್ಬನ್ಧೋ ನಾಸ್ತಿ | 54 ಯೋ ಮಮಾಮಿಷಂ  
 ಸ್ವಾದತಿ ಮಮ ಸುಧಿರಣ್ಣ ಪಿವತಿ ಸೋನನ್ತಾಯುಃ ಪ್ರಾಪ್ನೋತಿ ತತಃ  
 ಶೇಷೇಽಪಿ ತಮಹಮ್ ಉತ್ಥಾಪಯಿಷ್ಯಾಮಿ | (aiōnios g166) 55  
 ಯತೋ ಮದೀಯಮಾಮಿಷಂ ಪರಮಂ ಭಕ್ತ್ಯಂ ತಥಾ ಮದೀಯಂ  
 ಶೋಣಿತಂ ಪರಮಂ ಪೇಯಂ | 56 ಯೋ ಜನೋ ಮದೀಯಂ  
 ಪಲಲಂ ಸ್ವಾದತಿ ಮದೀಯಂ ರುಧಿರಣ್ಣ ಪಿವತಿ ಸ ಮಯಿ ವಸತಿ  
 ತಸ್ಮಿನ್ನಹಣ್ಣ ವಸಾಮಿ | 57 ಮತ್ಪ್ರೇರಯಿತ್ರಾ ಜೀವತಾ ತಾತೇನ  
 ಯಥಾಹಂ ಜೀವಾಮಿ ತದ್ವದ್ ಯಃ ಕಶ್ಚಿನ್ ಮಾಮುಕ್ತಿ ಸೋಪಿ ಮಯಾ  
 ಜೀವಿಷ್ಯತಿ | 58 ಯದ್ಭಕ್ತ್ಯಂ ಸ್ವರ್ಗಾದಾಗಚ್ಛತ್ ತದಿದಂ ಯನ್ಮಾನ್ನಾಂ  
 ಸ್ವಾದಿತ್ವಾ ಯುಷ್ಮಾಕಂ ಪಿತರೋಽಮ್ರಿಯನ್ತ ತಾದೃಶಮ್ ಇದಂ ಭಕ್ತ್ಯಂ  
 ನ ಭವತಿ ಇದಂ ಭಕ್ತ್ಯಂ ಯೋ ಭಕ್ತತಿ ಸ ನಿತ್ಯಂ ಜೀವಿಷ್ಯತಿ | (aiōn g165)

59 ಯದಾ ಕಫರ್ನಾಹೂಮ್ ಪುರ್ಯ್ಯಾಂ ಭಜನಗೇಹೇ ಉಪಾದಿಶತ್  
ತದಾ ಕಥಾ ಏತಾ ಅಕಥಯತ್ | 60 ತದೇತ್ಥಂ ಶ್ರುತ್ವಾ ತಸ್ಯ  
ಶಿಷ್ಯಾಣಾಮ್ ಅನೇಕೇ ಪರಸ್ಪರಮ್ ಅಕಥಯನ್ ಇದಂ ಗಾಢಂ  
ವಾಕ್ಯಂ ವಾಕ್ಯಮೀದೃಶಂ ಕಃ ಶ್ರೋತುಂ ಶಕ್ಯುಯಾತ್? 61 ಕಿನ್ನು  
ಯೀಶುಃ ಶಿಷ್ಯಾಣಾಮ್ ಇತ್ಥಂ ವಿವಾದಂ ಸ್ವಚಿತ್ತೇ ವಿಜ್ಞಾಯ ಕಥಿತವಾನ್  
ಇದಂ ವಾಕ್ಯಂ ಕಿಂ ಯುಷ್ಮಾಕಂ ವಿಘ್ನಂ ಜನಯತಿ? 62 ಯದಿ  
ಮನುಜಸುತಂ ಪೂರ್ವವಾಸಸ್ಥಾನಮ್ ಊರ್ಧ್ವಾಂ ಗಚ್ಛಂತಂ ಪಶ್ಯಥ  
ತರ್ಹಿ ಕಿಂ ಭವಿಷ್ಯತಿ? 63 ಆತ್ಮೈವ ಜೀವನದಾಯಕಃ ವಪು ನಿಷ್ಫಲಂ  
ಯುಷ್ಮಭ್ಯಮಹಂ ಯಾನಿ ವಚಾಂಸಿ ಕಥಯಾಮಿ ತಾನ್ಯಾತ್ಮಾ  
ಜೀವನಙ್ಗ | 64 ಕಿನ್ನು ಯುಷ್ಮಾಕಂ ಮಧ್ಯೇ ಕೇಚನ ಅವಿಶ್ವಾಸಿನಃ ಸನ್ನಿ  
ಕೇ ಕೇ ನ ವಿಶ್ವಸನ್ನಿ ಕೋ ವಾ ತಂ ಪರಕರೇಷು ಸಮರ್ಪಯಿಷ್ಯತಿ ತಾನ್  
ಯೀಶುರಾಪ್ರಥಮಾದ್ ವೇತ್ತಿ | 65 ಅಪರಮಪಿ ಕಥಿತವಾನ್ ಅಸ್ಮಾತ್  
ಕಾರಣಾದ್ ಅಕಥಯಂ ಪಿತುಃ ಸಕಾಶಾತ್ ಶಕ್ತಿಮಪ್ರಾಪ್ಯ ಕೋಪಿ  
ಮಮಾನ್ತಿಕಮ್ ಆಗಂತುಂ ನ ಶಕ್ನೋತಿ | 66 ತತ್ಕಾಲೇನೇಕೇ ಶಿಷ್ಯಾ  
ವ್ಯಾಘುಟ್ಟೈ ತೇನ ಸಾರ್ಥಂ ಪುನ ನಾಗಚ್ಛನ್ | 67 ತದಾ ಯೀಶು  
ದ್ವಾದಶಶಿಷ್ಯಾನ್ ಉಕ್ತವಾನ್ ಯೂಯಮಪಿ ಕಿಂ ಯಾಸ್ಯಥ? 68  
ತತಃ ಶಿಮೋನ್ ಪಿತರಃ ಪ್ರತ್ಯವೋಚತ್ ಹೇ ಪ್ರಭೋ ಕಸ್ಯಾಭ್ಯರ್ಣಂ  
ಗಮಿಷ್ಯಾಮಃ? (aiōnios g166) 69 ಅನನ್ತಜೀವನದಾಯಿನೋ ಯಾಃ  
ಕಥಾಸ್ತಸ್ಯೈವ | ಭವಾನ್ ಅಮರೇಶ್ವರಸ್ಯಾಭಿಷಿಕ್ತಪುತ್ರ ಇತಿ ವಿಶ್ವಸ್ಯ  
ನಿಶ್ಚಿತಂ ಜಾನೀಮಃ | 70 ತದಾ ಯೀಶುರವದತ್ ಕಿಮಹಂ  
ಯುಷ್ಮಾಕಂ ದ್ವಾದಶಜನಾನ್ ಮನೋನೀತಾನ್ ನ ಕೃತವಾನ್? ಕಿನ್ನು  
ಯುಷ್ಮಾಕಂ ಮಧ್ಯೇಪಿ ಕಶ್ಚಿದೇಕೋ ವಿಘ್ನಕಾರೀ ವಿದ್ಯತೇ | 71 ಇಮಾಂ  
ಕಥಂ ಸ ಶಿಮೋನಃ ಪುತ್ರಮ್ ಈಷ್ಯರೀಯೋತೀಯಂ ಯಿಹೂದಾಮ್  
ಉದ್ದಿಶ್ಯ ಕಥಿತವಾನ್ ಯತೋ ದ್ವಾದಶಾನಾಂ ಮಧ್ಯೇ ಗಣಿತಃ ಸ ತಂ  
ಪರಕರೇಷು ಸಮರ್ಪಯಿಷ್ಯತಿ |

**7** ತತಃ ಪರಂ ಯಿಹೂದೀಯಲೋಕಾಸ್ತಂ ಹಂತುಂ ಸಮೈಹನ್ತ ತಸ್ಮಾದ್  
ಯೀಶು ಯಿಹೂದಾಪ್ರದೇಶೇ ಪರ್ಯಟಿತುಂ ನೇಚ್ಛನ್ ಗಾಲೀಲ್  
ಪ್ರದೇಶೇ ಪರ್ಯಟಿತುಂ ಪ್ರಾರಭತ | 2 ಕಿನ್ನು ತಸ್ಮಿನ್ ಸಮಯೇ  
ಯಿಹೂದೀಯಾನಾಂ ದೂಷ್ಯವಾಸನಾಮೋತ್ಸವ ಉಪಸ್ಥಿತೇ 3 ತಸ್ಯ

ಭ್ರಾತರಸ್ತಮ್ ಅವದನ್ ಯಾನಿ ಕರ್ಮಾಣಿ ತ್ವಯಾ ಕ್ರಿಯನ್ತೇ  
 ತಾನಿ ಯಥಾ ತವ ಶಿಷ್ಯಾಃ ಪಶ್ಯಂತಿ ತದರ್ಥಂ ತ್ವಮಿತಃ ಸ್ಥಾನಾದ್  
 ಯಿಹೂದೀಯದೇಶಂ ವ್ರಜ | 4 ಯಃ ಕಶ್ಚಿತ್ ಸ್ವಯಂ ಪ್ರಚಿಕಾಶಿಷತಿ ಸ  
 ಕದಾಪಿ ಗುಪ್ತಂ ಕರ್ಮ ನ ಕರೋತಿ ಯದೀದೃಶಂ ಕರ್ಮ ಕರೋಷಿ  
 ತರ್ಹಿ ಜಗತಿ ನಿಜಂ ಪರಿಚಾಯಯ | 5 ಯತಸ್ತಸ್ಯ ಭ್ರಾತರೋಪಿ ತಂ  
 ನ ವಿಶ್ವಸನ್ತಿ | 6 ತದಾ ಯೀಶುಸ್ತಾನ್ ಅವೋಚತ್ ಮಮ ಸಮಯ  
 ಇದಾನೀಂ ನೋಪತಿಷ್ಠತಿ ಕಿನ್ತು ಯುಷ್ಮಾಕಂ ಸಮಯಃ ಸತತಮ್  
 ಉಪತಿಷ್ಠತಿ | 7 ಜಗತೋ ಲೋಕಾ ಯುಷ್ಮಾನ್ ಋತೀಯಿತುಂ ನ  
 ಶಕ್ತುವನ್ತಿ ಕಿನ್ತು ಮಾಮೇವ ಋತೀಯನ್ತೇ ಯತಸ್ತೇಷಾಂ ಕರ್ಮಾಣಿ  
 ದುಷ್ಟಾನಿ ತತ್ರ ಸಾಕ್ಷ್ಯಮಿದಮ್ ಅಹಂ ದದಾಮಿ | 8 ಅತಃಪ  
 ಯೂಯಮ್ ಉತ್ಸವೇಽಸ್ಮಿನ್ ಯಾತ ನಾಹಮ್ ಇದಾನೀಮ್  
 ಅಸ್ಮಿನ್ನುತ್ಸವೇ ಯಾಮಿ ಯತೋ ಮಮ ಸಮಯ ಇದಾನೀಂ ನ  
 ಸಮ್ಪೂರ್ಣಃ | 9 ಇತಿ ವಾಕ್ಯಮ್ ಉಕ್ತ್ವಾ ಸ ಗಾಲೀಲಿ ಸ್ಥಿತವಾನ್ 10  
 ಕಿನ್ತು ತಸ್ಯ ಭ್ರಾತೃಷು ತತ್ರ ಪ್ರಸ್ಥಿತೇಷು ಸತ್ಸು ಸೋಽಪ್ರಕಟ ಉತ್ಸವಮ್  
 ಅಗಚ್ಛತ್ | 11 ಅನಂತರಮ್ ಉತ್ಸವಮ್ ಉಪಸ್ಥಿತಾ ಯಿಹೂದೀಯಾಸ್ತಂ  
 ಮೃಗಯಿತ್ವಾಪೃಚ್ಛನ್ ಸ ಕುತ್ರ? 12 ತತೋ ಲೋಕಾನಾಂ ಮಧ್ಯೇ  
 ತಸ್ಮಿನ್ ನಾನಾವಿಧಾ ವಿವಾದಾ ಭವಿತುಮ್ ಆರಭ್ವವನ್ತಃ | ಕೇಚಿದ್  
 ಅವೋಚನ್ ಸ ಉತ್ತಮಃ ಪುರುಷಃ ಕೇಚಿದ್ ಅವೋಚನ್ ನ ತಥಾ  
 ವರಂ ಲೋಕಾನಾಂ ಭ್ರಮಂ ಜನಯತಿ | 13 ಕಿನ್ತು ಯಿಹೂದೀಯಾನಾಂ  
 ಭಯಾತ್ ಕೋಪಿ ತಸ್ಯ ಪಕ್ಷೇ ಸ್ಪಷ್ಟಂ ನಾಕಥಯತ್ | 14 ತತಃ ಪರಮ್  
 ಉತ್ಸವಸ್ಯ ಮಧ್ಯಸಮಯೇ ಯೀಶು ಮನ್ದಿರಂ ಗತ್ವಾ ಸಮುಪದಿಶತಿ ಸ್ಮ |  
 15 ತತೋ ಯಿಹೂದೀಯಾ ಲೋಕಾ ಆಶ್ಚರ್ಯ್ಯಂ ಜ್ಞಾತ್ವಾಕಥಯನ್  
 ಏಷಾ ಮಾನುಷೋ ನಾಧೀತ್ಯಾ ಕಥಮ್ ಏತಾದೃಶೋ ವಿದ್ವಾನಭೂತ್?  
 16 ತದಾ ಯೀಶುಃ ಪ್ರತ್ಯವೋಚದ್ ಉಪದೇಶೋಯಂ ನ ಮಮ ಕಿನ್ತು  
 ಯೋ ಮಾಂ ಪ್ರೇಷಿತವಾನ್ ತಸ್ಯ | 17 ಯೋ ಜನೋ ನಿರ್ದೇಶಂ ತಸ್ಯ  
 ಗ್ರಹೀಷ್ಯತಿ ಮಮೋಪದೇಶೋ ಮತ್ತೋ ಭವತಿ ಕಿಮ್ ಈಶ್ವರಾದ್  
 ಭವತಿ ಸ ಗನಸ್ತಜ್ಞಾತುಂ ಶಕ್ಯತಿ | 18 ಯೋ ಜನಃ ಸ್ವತಃ ಕಥಯತಿ ಸ  
 ಸ್ವೀಯಂ ಗೌರವಮ್ ಈಹತೇ ಕಿನ್ತು ಯಃ ಪ್ರೇರಯಿತು ಗೌರವಮ್  
 ಈಹತೇ ಸ ಸತ್ಯವಾದೀ ತಸ್ಮಿನ್ ಕೋಪ್ಯಧರ್ಮೋ ನಾಸ್ತಿ | 19 ಮೂಸಾ

ಯುಷ್ಮಭ್ಯಂ ವ್ಯವಸ್ಥಾಗ್ರಂಥಂ ಕಿಂ ನಾದದಾತ್? ಕಿನ್ನು ಯುಷ್ಮಾಕಂ  
ಕೋಪಿ ತಾಂ ವ್ಯವಸ್ಥಾಂ ನ ಸಮಾಚರತಿ | ಮಾಂ ಹನ್ನುಂ ಕುತೋ  
ಯತಧ್ವೇ? 20 ತದಾ ಲೋಕಾ ಅವದನ್ ತ್ವಂ ಭೂತಗ್ರಸ್ತಸ್ವಾಂ ಹನ್ನುಂ  
ಕೋ ಯತತೇ? 21 ತತೋ ಯೀಶುರವೋಚದ್ ಏಕಂ ಕರ್ಮ  
ಮಯಾಕಾರಿ ತಸ್ಮಾದ್ ಯೂಯಂ ಸರ್ವ್ವ ಮಹಾಶ್ಚರ್ಯ್ಯಂ ಮನ್ಯಧ್ವೇ |  
22 ಮೂಸಾ ಯುಷ್ಮಭ್ಯಂ ತ್ವಕ್ಷೇದವಿಧಿಂ ಪ್ರದದೌ ಸ ಮೂಸಾತೋ ನ  
ಜಾತಃ ಕಿನ್ನು ಪಿತೃಪುರುಷೇಭ್ಯೋ ಜಾತಃ ತೇನ ವಿಶ್ರಾಮವಾರೇಽಪಿ  
ಮಾನುಷಾಣಾಂ ತ್ವಕ್ಷೇದಂ ಕುರುಥ | 23 ಅತಏವ ವಿಶ್ರಾಮವಾರೇ  
ಮನುಷ್ಯಾಣಾಂ ತ್ವಕ್ಷೇದೇ ಕೃತೇ ಯದಿ ಮೂಸಾವ್ಯವಸ್ಥಾಮಜ್ಞನಂ ನ  
ಭವತಿ ತರ್ಹಿ ಮಯಾ ವಿಶ್ರಾಮವಾರೇ ಮಾನುಷಃ ಸಮೂರ್ಣರೂಪೇಣ  
ಸ್ವಸ್ಥೋಽಕಾರಿ ತತ್ಕಾರಣಾದ್ ಯೂಯಂ ಕಿಂ ಮಹ್ಯಂ ಕುಪ್ಯಥ? 24  
ಸಪಕ್ಷಪಾತಂ ವಿಚಾರಮಕೃತ್ವಾ ನ್ಯಾಯ್ಯಂ ವಿಚಾರಂ ಕುರುತ | 25 ತದಾ  
ಯಿರೂಶಾಲಮ್ ನಿವಾಸಿನಃ ಕತಿಪಯಜನಾ ಅಕಥಯನ್ ಇಮೇ  
ಯಂ ಹನ್ನುಂ ಚೇಷ್ಟಂತೇ ಸ ಏವಾಯಂ ಕಿಂ ನ? 26 ಕಿನ್ನು ಪಶ್ಯತ  
ನಿರ್ಭಯಃ ಸನ್ ಕಥಾಂ ಕಥಯತಿ ತಥಾಪಿ ಕಿಮಪಿ ಅ ವದನ್ವೇತೇ  
ಅಯಮೇವಾಭಿಷಿಕ್ತೋ ಭವತೀತಿ ನಿಶ್ಚಿತಂ ಕಿಮಧಿಪತಯೋ  
ಜಾನನ್ತಿ? 27 ಮನುಜೋಯಂ ಕಸ್ಮಾದಾಗಮದ್ ಇತಿ ವಯಂ  
ಜಾನೋಮಃ ಕಿನ್ವಭಿಷಿಕ್ತ ಆಗತೇ ಸ ಕಸ್ಮಾದಾಗತವಾನ್ ಇತಿ  
ಕೋಪಿ ಜ್ಞಾತುಂ ನ ಶಕ್ಯತಿ | 28 ತದಾ ಯೀಶು ಮಧ್ಯೇಮನ್ದಿರಮ್  
ಉಪದಿಶನ್ ಉಚ್ಚೈಃಕಾರಮ್ ಉಕ್ತವಾನ್ ಯೂಯಂ ಕಿಂ ಮಾಂ  
ಜಾನೀಥ? ಕಸ್ಮಾಚ್ಚಾಗತೋಸ್ಮಿ ತದಪಿ ಕಿಂ ಜಾನೀಥ? ನಾಹಂ ಸ್ವತ  
ಆಗತೋಸ್ಮಿ ಕಿನ್ನು ಯಃ ಸತ್ಯವಾದೀ ಸಏವ ಮಾಂ ಪ್ರೇಷಿತವಾನ್  
ಯೂಯಂ ತಂ ನ ಜಾನೀಥ | 29 ತಮಹಂ ಜಾನೇ ತೇನಾಹಂ  
ಪ್ರೇರಿತ ಅಗತೋಸ್ಮಿ | 30 ತಸ್ಮಾದ್ ಯಿಹೂದೀಯಾಸ್ತಂ ಧರ್ತುಮ್  
ಉದ್ಯತಾಸ್ತಥಾಪಿ ಕೋಪಿ ತಸ್ಯ ಗಾತ್ರೇ ಹಸ್ತಂ ನಾರ್ಪಯದ್ ಯತೋ  
ಹೇತೋಸ್ತದಾ ತಸ್ಯ ಸಮಯೋ ನೋಪತಿಷ್ಯತಿ | 31 ಕಿನ್ನು ಬಹವೋ  
ಲೋಕಾಸ್ತಸ್ಮಿನ್ ವಿಶ್ವಸ್ಯ ಕಥಿತವಾನ್ಮೋಽಭಿಷಿಕ್ತಪುರುಷ ಆಗತ್ಯ  
ಮಾನುಷಸ್ಯಾಸ್ಯ ಕ್ರಿಯಾಭ್ಯಃ ಕಿಮ್ ಅಧಿಕಾ ಆಶ್ಚರ್ಯ್ಯಾಃ ಕ್ರಿಯಾಃ  
ಕರಿಷ್ಯತಿ? 32 ತತಃ ಪರಂ ಲೋಕಾಸ್ತಸ್ಮಿನ್ ಇತ್ಥಂ ವಿವದನ್ತೇ

ಫಿರೂಶಿನಃ ಪ್ರಧಾನಯಾಜಕಾಙ್ಗೀತಿ ಶ್ರುತವನ್ತಸ್ತಂ ಧೃತ್ವಾ ನೇತುಂ  
 ಪದಾತಿಗಣಂ ಪ್ರೇಷಯಾಮಾಸುಃ | 33 ತತೋ ಯೀಶುರವದದ್  
 ಅಹಮ್ ಅಲ್ಪದಿನಾನಿ ಯುಷ್ಮಾಭಿಃ ಸಾರ್ಧಂ ಸ್ಥಿತ್ವಾ ಮತ್ಪ್ರೇರಯಿತುಃ  
 ಸಮೀಪಂ ಯಾಸ್ಯಾಮಿ | 34 ಮಾಂ ಮೃಗಯಿಷ್ಯದ್ವೇ ಕಿನ್ತೂದ್ದೇಶಂ ನ  
 ಲಪ್ಸ್ಯದ್ವೇ ರತ್ರ ಸ್ಥಾಸ್ಯಾಮಿ ತತ್ರ ಯೂಯಂ ಗನ್ತುಂ ನ ಶಕ್ಸ್ಯಥ | 35  
 ತದಾ ಯಿಹೂದೀಯಾಃ ಪರಸ್ಪರಂ ವಕ್ತುಮಾರೇಭಿರೇ ಅಸ್ಯೋದ್ದೇಶಂ  
 ನ ಪ್ರಾಪ್ಸ್ಯಾಮ ಏತಾದೃಶಂ ಕಿಂ ಸ್ಥಾನಂ ಯಾಸ್ಯತಿ? ಭಿನ್ನದೇಶೇ  
 ವಿಕೀರ್ಣಾನಾಂ ಯಿಹೂದೀಯಾನಾಂ ಸನ್ನಿಧಿಮ್ ಏಷ ಗತ್ವಾ ತಾನ್  
 ಉಪದೇಕ್ಷ್ಯತಿ ಕಿಂ? 36 ನೋ ಚೇತ್ ಮಾಂ ಗವೇಷಯಿಷ್ಯಥ  
 ಕಿನ್ತೂದ್ದೇಶಂ ನ ಪ್ರಾಪ್ಸ್ಯಥ ಏಷ ಕೋದೃಶಂ ವಾಕ್ಯಮಿದಂ ವದತಿ?  
 37 ಅನನ್ತರಮ್ ಉತ್ಸವಸ್ಯ ಚರಮೇಽಹನಿ ಅರ್ಥಾತ್ ಪ್ರಧಾನದಿನೇ  
 ಯೀಶುರುತ್ತಿಷ್ಯನ್ ಉಚ್ಚೈಃಕಾರಮ್ ಆಹ್ವಯನ್ ಉದಿತವಾನ್ ಯದಿ  
 ಕಶ್ಚಿತ್ ತೃಷಾತ್ಸೋ ಭವತಿ ತರ್ಹಿ ಮಮಾನ್ತಿಕಮ್ ಆಗತ್ಯ ಪಿವತು |  
 38 ಯಃ ಕಶ್ಚಿನ್ಮಯಿ ವಿಶ್ವಸಿತಿ ಧರ್ಮಗ್ರನ್ಥಸ್ಯ ವಚನಾನುಸಾರೇಣ  
 ತಸ್ಯಾಭ್ಯನ್ತರತೋಽಮೃತತೋಯಸ್ಯ ಸ್ತೋತಾಂಸಿ ನಿರ್ಗಮಿಷ್ಯನ್ತಿ | 39  
 ಯೇ ತಸ್ಮಿನ್ ವಿಶ್ವಸನ್ತಿ ತ ಆತ್ಮಾನಂ ಪ್ರಾಪ್ಸ್ಯಂತೀತ್ಯರ್ಥೇ ಸ ಇದಂ  
 ವಾಕ್ಯಂ ವ್ಯಾಹೃತವಾನ್ ಏತತ್ಕಾಲಂ ಯಾವದ್ ಯೀಶು ವಿಭವಂ  
 ನ ಪ್ರಾಪ್ಸ್ಯಸ್ವಸ್ಮಾತ್ ಪವಿತ್ರ ಆತ್ಮಾನಾದೀಯತ | 40 ಏತಾಂ ವಾಣೀಂ  
 ಶ್ರುತ್ವಾ ಬಹವೋ ಲೋಕಾ ಅವದನ್ ಅಯಮೇವ ನಿಶ್ಚಿತಂ ಸ  
 ಭವಿಷ್ಯದ್ವಾದೀ | 41 ಕೇಚಿದ್ ಅಕಥಯನ್ ಏಷಏವ ಸೋಭಿಷಿಕ್ತಃ  
 ಕಿನ್ತು ಕೇಚಿದ್ ಅವದನ್ ಸೋಭಿಷಿಕ್ತಃ ಕಿಂ ಗಾಲೀಲ್ ಪ್ರದೇಶೇ  
 ಜನಿಷ್ಯತೇ? 42 ಸೋಭಿಷಿಕ್ತೋ ದಾಯೂದೋ ವಂಶೇ ದಾಯೂದೋ  
 ಜನ್ಮಸ್ಥಾನೇ ಬೈತ್ಲೇಹಮಿ ಪತ್ರನೇ ಜನಿಷ್ಯತೇ ಧರ್ಮಗ್ರನ್ಥೇ ಕಿಮಿತ್ಥಂ  
 ಲಿಖಿತಂ ನಾಸ್ತಿ? 43 ಇತ್ಥಂ ತಸ್ಮಿನ್ ಲೋಕಾನಾಂ ಭಿನ್ನವಾಕ್ಯತಾ  
 ಜಾತಾ | 44 ಕತಿಪಯಲೋಕಾಸ್ತಂ ಧರ್ತುಮ್ ಐಚ್ಛನ್ ತಥಾಪಿ  
 ತದ್ವಪುಷಿ ಕೋಪಿ ಹಸ್ತಂ ನಾರ್ಪಯತ್ | 45 ಅನನ್ತರಂ ಪಾದಾತಿಗಣೇ  
 ಪ್ರಧಾನಯಾಜಕಾನಾಂ ಫಿರೂಶಿನಾಙ್ಗ ಸಮೀಪಮಾಗತವತಿ ತೇ ತಾನ್  
 ಅಪೃಚ್ಛನ್ ಕುತೋ ಹೇತೋಸ್ತಂ ನಾನಯತ? 46 ತದಾ ಪದಾತಯಃ  
 ಪ್ರತ್ಯವದನ್ ಸ ಮಾನವ ಇವ ಕೋಪಿ ಕದಾಪಿ ನೋಪಾದಿಶತ್ | 47

ತತಃ ಫಿರೂಶಿನಃ ಪ್ರಾವೋಚನ್ ಯೂಯಮಪಿ ಕಿಮಭ್ರಾಮಿಷ್ಠ? 48  
 ಅಧಿಪತೀನಾಂ ಫಿರೂಶಿನಾಂ ಕೋಪಿ ಕಿಂ ತಸ್ಮಿನ್ ವೃಶ್ವಸೀತ್? 49  
 ಯೇ ಶಾಸ್ತ್ರಂ ನ ಜಾನಂತಿ ತ ಇಮೇಽಧಮಲೋಕಾಏವ ಶಾಪಗ್ರಸ್ತಾಃ |  
 50 ತದಾ ನಿಕದೀಮನಾಮಾ ತೇಷಾಮೇಕೋ ಯಃ ಕ್ಷಣದಾಯಾಂ  
 ಯೀಶೋಃ ಸನ್ನಿಧಿಮ್ ಅಗಾತ್ ಸ ಉಕ್ತವಾನ್ 51 ತಸ್ಯ ವಾಕ್ಯೇ  
 ನ ಶ್ರುತೇ ಕರ್ಮಣಿ ಚ ನ ವಿದಿತೇ ಽಸ್ಮಾಕಂ ವ್ಯವಸ್ಥಾ ಕಿಂ ಕಿಂ  
 ಮನುಜಂ ದೋಷೀಕರೋತಿ? 52 ತತಸ್ತೇ ವ್ಯಾಹರನ್ ತ್ವಮಪಿ ಕಿಂ  
 ಗಾಲೀಲೀಯಲೋಕಃ? ವಿವಿಚ್ಯ ಪಶ್ಯ ಗಲೀಲಿ ಕೋಪಿ ಭವಿಷ್ಯದ್ವಾದೀ  
 ನೋತ್ಪದ್ಯತೇ | 53 ತತಃ ಪರಂ ಸರ್ವೇ ಸ್ವಂ ಸ್ವಂ ಗೃಹಂ ಗತಾಃ ಕಿನ್ನು  
 ಯೀಶು ಜ್ಯೈತುನನಾಮಾನಂ ಶಿಲೋಚ್ಚಯಂ ಗತವಾನ್ |

**8** ಪ್ರತ್ಯುಷೇ ಯೀಶುಃ ಪನರ್ಮನ್ದಿರಮ್ ಆಗಚ್ಛತ್ 2 ತತಃ  
 ಸರ್ವೇಷು ಲೋಕೇಷು ತಸ್ಯ ಸಮೀಪ ಆಗತೇಷು ಸ ಉಪವಿಶ್ಯ  
 ತಾನ್ ಉಪದೇಷ್ಯಮ್ ಆರಭತ | 3 ತದಾ ಅಧ್ಯಾಪಕಾಃ  
 ಫಿರೂಶಿನಾಂ ವ್ಯಭಿಚಾರಕರ್ಮಣಿ ಧೃತಂ ಸ್ತ್ರಿಯಮೇಕಾಮ್ ಆನಿಯ  
 ಸರ್ವೇಷಾಂ ಮಧ್ಯೇ ಸ್ಥಾಪಯಿತ್ವಾ ವ್ಯಾಹರನ್ 4 ಹೇ ಗುರೋ  
 ಯೋಷಿತಮ್ ಇಮಾಂ ವ್ಯಭಿಚಾರಕರ್ಮ ಕುರ್ವಾಣಾಂ ಲೋಕಾ  
 ಧೃತವನ್ತಃ | 5 ಏತಾದೃಶಲೋಕಾಃ ಪಾಷಾಣಾಘಾತೇನ ಹನ್ತವ್ಯಾ  
 ಇತಿ ವಿಧಿಮೂಸಾವ್ಯವಸ್ಥಾಗ್ರನ್ಥೇ ಲಿಖಿತೋಸ್ತಿ ಕಿನ್ನು ಭವಾನ್  
 ಕಿಮಾದಿಶತಿ? 6 ತೇ ತಮಪವದಿತುಂ ಪರೀಕ್ಷಾಭಿಪ್ರಾಯೇಣ  
 ವಾಕ್ಯಮಿದಮ್ ಅಪೃಚ್ಛನ್ ಕಿನ್ನು ಸ ಪ್ರಕ್ಷೀಭೂಯ ಭೂಮಾವಜ್ಞಲ್ಯಾ  
 ಲೇಖಿತುಮ್ ಆರಭತ | 7 ತತಸ್ತೈಃ ಪುನಃ ಪುನಃ ಪೃಷ್ಠ ಉತ್ಥಾಯ  
 ಕಥಿತವಾನ್ ಯುಷ್ಮಾಕಂ ಮಧ್ಯೇ ಯೋ ಜನೋ ನಿರಪರಾಧೀ ಸಏವ  
 ಪ್ರಥಮಮ್ ಏನಾಂ ಪಾಷಾಣೇನಾಹನ್ತು | 8 ಪಶ್ಚಾತ್ ಸ ಪುನಶ್ಚ  
 ಪ್ರಕ್ಷೀಭೂಯ ಭೂಮೌ ಲೇಖಿತುಮ್ ಆರಭತ | 9 ತಾಂ ಕಥಂ  
 ಶ್ರುತ್ವಾ ತೇ ಸ್ವಸ್ವಮನಸಿ ಪ್ರಬೋಧಂ ಪ್ರಾಪ್ಯ ಜ್ಯೇಷ್ಠಾನುಕ್ರಮಂ ಏಕೈಕಶಃ  
 ಸರ್ವೇ ಬಹಿರಗಚ್ಛನ್ ತತೋ ಯೀಶುರೇಕಾಕೀ ತಯಕ್ತೋಭವತ್  
 ಮಧ್ಯಸ್ಥಾನೇ ದಣ್ಡಾಯಮಾನಾ ಸಾ ಯೋಷಾ ಚ ಸ್ಥಿತಾ | 10 ತತ್ಪಶ್ಚಾದ್  
 ಯೀಶುರುತ್ಥಾಯ ತಾಂ ವನಿತಾಂ ವಿನಾ ಕಮಪ್ಯಪರಂ ನ ವಿಲೋಕ್ಯ  
 ಪೃಷ್ಠವಾನ್ ಹೇ ವಾಮೇ ತವಾಪವಾದಕಾಃ ಕುತ್ರ? ಕೋಪಿ ತ್ವಾಂ

ಕಿಂ ನ ದಣ್ಣಯತಿ? 11 ಸಾವದತ್ ಹೇ ಮಹೇಚ್ಚ ಕೋಪಿ ನ ತದಾ  
 ಯೀಶುರವೋಚತ್ ನಾಹಮಪಿ ದಣ್ಣಯಾಮಿ ಯಾಹಿ ಪುನಃ ಪಾಪಂ  
 ಮಾಕಾರ್ಷೀಃ | 12 ತತೋ ಯೀಶುಃ ಪುನರಪಿ ಲೋಕೇಭ್ಯ ಇತ್ಥಂ  
 ಕಥಯಿತುಮ್ ಆರಭತ ಜಗತೋಹಂ ಜ್ಯೋತಿಃಸ್ವರೂಪೋ ಯಃ  
 ಕಶ್ಚಿನ್ ಮತ್ಪಶ್ಚಾದ ಗಚ್ಛತಿ ಸ ತಿಮಿರೇ ನ ಭ್ರಮಿತ್ವಾ ಜೀವನರೂಪಾಂ  
 ದೀಪ್ತಿಂ ಪ್ರಾಪ್ಸ್ಯತಿ | 13 ತತಃ ಫಿರೂಶಿನೋಽವಾದಿಷುಸ್ತ್ವಂ ಸ್ವಾರ್ಥೇ  
 ಸ್ವಯಂ ಸಾಕ್ಷ್ಯಂ ದದಾಸಿ ತಸ್ಮಾತ್ ತವ ಸಾಕ್ಷ್ಯಂ ಗ್ರಾಹ್ಯಂ ನ ಭವತಿ |  
 14 ತದಾ ಯೀಶುಃ ಪ್ರತ್ಯುದಿತವಾನ್ ಯದ್ಯಪಿ ಸ್ವಾರ್ಥೇಽಹಂ ಸ್ವಯಂ  
 ಸಾಕ್ಷ್ಯಂ ದದಾಮಿ ತಥಾಪಿ ಮತ್ ಸಾಕ್ಷ್ಯಂ ಗ್ರಾಹ್ಯಂ ಯಸ್ಮಾದ್ ಅಹಂ  
 ಕುತ ಆಗತೋಸ್ಮಿ ಕ್ವ ಯಾಮಿ ಚ ತದಹಂ ಜಾನಾಮಿ ಕಿನ್ನು ಕುತ  
 ಆಗತೋಸ್ಮಿ ಕುತ್ರ ಗಚ್ಛಾಮಿ ಚ ತದ್ ಯೂಯಂ ನ ಜಾನೀಥ | 15  
 ಯೂಯಂ ಲೌಕಿಕಂ ವಿಚಾರಯಥ ನಾಹಂ ಕಿಮಪಿ ವಿಚಾರಯಾಮಿ |  
 16 ಕಿನ್ನು ಯದಿ ವಿಚಾರಯಾಮಿ ತರ್ಹಿ ಮಮ ವಿಚಾರೋ ಗ್ರಹೀತವ್ಯೋ  
 ಯತೋಹಮ್ ಏಕಾಕೀ ನಾಸ್ಮಿ ಪ್ರೇರಯಿತಾ ಪಿತಾ ಮಯಾ ಸಹ  
 ವಿದ್ಯತೇ | 17 ದ್ವಯೋ ಜನಯೋಃ ಸಾಕ್ಷ್ಯಂ ಗ್ರಹಣೀಯಂ ಭವತೀತಿ  
 ಯುಷ್ಮಾಕಂ ವ್ಯವಸ್ಥಾಗ್ರನ್ಥೇ ಲಿಖಿತಮಸ್ತಿ | 18 ಅಹಂ ಸ್ವಾರ್ಥೇ ಸ್ವಯಂ  
 ಸಾಕ್ಷಿತ್ವಂ ದದಾಮಿ ಯಶ್ಚ ಮಮ ತಾತೋ ಮಾಂ ಪ್ರೇರಿತವಾನ್  
 ಸೋಪಿ ಮದರ್ಥೇ ಸಾಕ್ಷ್ಯಂ ದದಾತಿ | 19 ತದಾ ತೇಽಪ್ಯಚ್ಛನ್ ತವ  
 ತಾತಃ ಕುತ್ರ? ತತೋ ಯೀಶುಃ ಪ್ರತ್ಯವಾದೀದ್ ಯೂಯಂ ಮಾಂ  
 ನ ಜಾನೀಥ ಮತ್ತಿತರಣ್ಣ ನ ಜಾನೀಥ ಯದಿ ಮಾಮ್ ಅಕ್ಷಾಸ್ಯತ  
 ತರ್ಹಿ ಮಮ ತಾತಮಪ್ಯಕ್ಷಾಸ್ಯತ | 20 ಯೀಶು ಮ್ಫನ್ನಿರ ಉಪದಿಶ್ಯ  
 ಭಣ್ಣಾಗಾರೇ ಕಥಾ ಏತಾ ಅಕಥಯತ್ ತಥಾಪಿ ತಂ ಪ್ರತಿ ಕೋಪಿ ಕರಂ  
 ನೋದತೋಲಯತ್ | 21 ತತಃ ಪರಂ ಯೀಶುಃ ಪುನರುದಿತವಾನ್  
 ಅಧುನಾಹಂ ಗಚ್ಛಾಮಿ ಯೂಯಂ ಮಾಂ ಗವೇಷಯಿಷ್ಯಥ ಕಿನ್ನು  
 ನಿಜ್ಯೈಃ ಪಾಪೈ ಮ್ಫರಿಷ್ಯಥ ಯತ್ ಸ್ಥಾನಮ್ ಅಹಂ ಯಾಸ್ಯಾಮಿ ತತ್  
 ಸ್ಥಾನಮ್ ಯೂಯಂ ಯಾತುಂ ನ ಶಕ್ಯಥ | 22 ತದಾ ಯಿಹೂದೀಯಾಃ  
 ಪ್ರಾವೋಚನ್ ಕಿಮಯಮ್ ಆತ್ಮಘಾತಂ ಕರಿಷ್ಯತಿ? ಯತೋ ಯತ್  
 ಸ್ಥಾನಮ್ ಅಹಂ ಯಾಸ್ಯಾಮಿ ತತ್ ಸ್ಥಾನಮ್ ಯೂಯಂ ಯಾತುಂ ನ  
 ಶಕ್ಯಥ ಇತಿ ವಾಕ್ಯಂ ಬ್ರವೀತಿ | 23 ತತೋ ಯೀಶುಸ್ತೇಭ್ಯಃ ಕಥಿತವಾನ್

ಯೂಯಮ್ ಅಧಃಸ್ಥಾನೀಯಾ ಲೋಕಾ ಅಹಮ್ ಊರ್ಧ್ವಸ್ಥಾನೀಯಃ  
ಯೂಯಮ್ ಏತಜ್ಜಗತ್ಸಮ್ಭಿನ್ಧೀಯಾ ಅಹಮ್ ಏತಜ್ಜಗತ್ಸಮ್ಭಿನ್ಧೀಯೋ  
ನ | 24 ತಸ್ಮಾತ್ ಕಥಿತವಾನ್ ಯೂಯಂ ನಿಜೈಃ ಪಾಪೈ ಮರ್ಠಿಷ್ಯಥ  
ಯತೋಹಂ ಸ ಪುಮಾನ್ ಇತಿ ಯದಿ ನ ವಿಶ್ವಸಿಥ ತರ್ಹಿ ನಿಜೈಃ  
ಪಾಪೈ ಮರ್ಠಿಷ್ಯಥ | 25 ತದಾ ತೇ ಽಪೃಚ್ಛನ್ ಕಸ್ವಂ? ತತೋ  
ಯೀಶುಃ ಕಥಿತವಾನ್ ಯುಷ್ಮಾಕಂ ಸನ್ನಿಧೌ ಯಸ್ಯ ಪ್ರಸ್ತಾವಮ್ ಆ  
ಪ್ರಥಮಾತ್ ಕರೋಮಿ ಸಬವ ಪುರುಷೋಹಂ | 26 ಯುಷ್ಮಾಸು ಮಯಾ  
ಬಹುವಾಕ್ಯಂ ವಕ್ತೃವ್ಯಂ ವಿಚಾರಯಿತವ್ಯಂ ಕಿನ್ನು ಮತ್ಪ್ರೇರಯಿತಾ  
ಸತ್ಯವಾದೀ ತಸ್ಯ ಸಮೀಪೇ ಯದಹಂ ಶ್ರುತವಾನ್ ತದೇವ ಜಗತೇ  
ಕಥಯಾಮಿ | 27 ಕಿನ್ನು ಸ ಜನಕೇ ವಾಕ್ಯಮಿದಂ ಪ್ರೋಕ್ತವಾನ್  
ಇತಿ ತೇ ನಾಬುದ್ಯಂತ | 28 ತತೋ ಯೀಶುರಕಥಯದ್ ಯದಾ  
ಮನುಷ್ಯಪುತ್ರಮ್ ಊರ್ಧ್ವ ಉತ್ಥಾಪಯಿಷ್ಯಥ ತದಾಹಂ ಸ ಪುಮಾನ್  
ಕೇವಲಃ ಸ್ವಯಂ ಕಿಮಪಿ ಕರ್ಮ ನ ಕರೋಮಿ ಕಿನ್ನು ತಾತೋ ಯಥಾ  
ಶಿಕ್ಷಯತಿ ತದನುಸಾರೇಣ ವಾಕ್ಯಮಿದಂ ವದಾಮೀತಿ ಚ ಯೂಯಂ  
ಜ್ಞಾತುಂ ಶಕ್ಯಥ | 29 ಮತ್ಪ್ರೇರಯಿತಾ ಪಿತಾ ಮಾಮ್ ಏಕಾಕಿನಂ  
ನ ತ್ಯಜತಿ ಸ ಮಯಾ ಸಾರ್ಧಂ ತಿಷ್ಠತಿ ಯತೋಹಂ ತದಭಿಮತಂ  
ಕರ್ಮ ಸದಾ ಕರೋಮಿ | 30 ತದಾ ತಸ್ಮೈತಾನಿ ವಾಕ್ಯಾನಿ ಶ್ರುತ್ವಾ  
ಬಹುವಸ್ತಾಸ್ಮಿನ್ ವ್ಯಶ್ವಸನ್ | 31 ಯೇ ಯಿಹೂದೀಯಾ ವ್ಯಶ್ವಸನ್  
ಯೀಶುಸ್ತೇಭ್ಯೋಽಕಥಯತ್ 32 ಮಮ ವಾಕ್ಯೇ ಯದಿ ಯೂಯಮ್  
ಆಸ್ಥಾಂ ಕುರುಥ ತರ್ಹಿ ಮಮ ಶಿಷ್ಯಾ ಭೂತ್ವಾ ಸತ್ಯತ್ವಂ ಜ್ಞಾಸ್ಯಥ  
ತತಃ ಸತ್ಯತಯಾ ಯುಷ್ಮಾಕಂ ಮೋಕ್ಷೋ ಭವಿಷ್ಯತಿ | 33 ತದಾ ತೇ  
ಪ್ರತ್ಯವಾದಿಷುಃ ವಯಮ್ ಇಬ್ರಾಹೀಮೋ ವಂಶಃ ಕದಾಪಿ ಕಸ್ಯಾಪಿ  
ದಾಸಾ ನ ಜಾತಾಸ್ತರ್ಹಿ ಯುಷ್ಮಾಕಂ ಮುಕ್ತಿ ಭವಿಷ್ಯತೀತಿ ವಾಕ್ಯಂ  
ಕಥಂ ಬ್ರವೀಷಿ? 34 ತದಾ ಯೀಶುಃ ಪ್ರತ್ಯವದದ್ ಯುಷ್ಮಾನಹಂ  
ಯಥಾರ್ಥತರಂ ವದಾಮಿ ಯಃ ಪಾಪಂ ಕರೋತಿ ಸ ಪಾಪಸ್ಯ ದಾಸಃ | 35  
ದಾಸಶ್ಚ ನಿರನ್ತರಂ ನಿವೇಶನೇ ನ ತಿಷ್ಠತಿ ಕಿನ್ನು ಪುತ್ರೋ ನಿರನ್ತರಂ ತಿಷ್ಠತಿ |  
(aiōn g165) 36 ಅತಃ ಪುತ್ರೋ ಯದಿ ಯುಷ್ಮಾನ್ ಮೋಚಯತಿ ತರ್ಹಿ  
ನಿತಾನ್ತಮೇವ ಮುಕ್ತಾ ಭವಿಷ್ಯಥ | 37 ಯೂಯಮ್ ಇಬ್ರಾಹೀಮೋ  
ವಂಶ ಇತ್ಯಹಂ ಜಾನಾಮಿ ಕಿನ್ನು ಮಮ ಕಥಾ ಯುಷ್ಮಾಕಮ್



ಅನ್ತಃಕರಣೇಷು ಸ್ಥಾನಂ ನ ಪ್ರಾಪ್ನುವನ್ನಿ ತಸ್ಮಾಧ್ಧೇತೋ ಮಾರ್ಹಂ ಹನ್ತುಮ್  
 ಈಹಧ್ಧೇ | 38 ಅಹಂ ಸ್ವಪಿತುಃ ಸಮೀಪೇ ಯದಪಶ್ಯಂ ತದೇವ  
 ಕಥಯಾಮಿ ತಥಾ ಯೂಯಮಪಿ ಸ್ವಪಿತುಃ ಸಮೀಪೇ ಯದಪಶ್ಯತ  
 ತದೇವ ಕುರುಧ್ಧೇ | 39 ತದಾ ತೇ ಪ್ರತ್ಯವೋಚನ್ ಇಬ್ರಾಹೀಮ್  
 ಅಸ್ಮಾಕಂ ಪಿತಾ ತತೋ ಯೀಶುರಕಥಯದ್ ಯದಿ ಯೂಯಮ್  
 ಇಬ್ರಾಹೀಮಃ ಸನ್ತಾನಾ ಅಭವಿಷ್ಯತ ತರ್ಹಿ ಇಬ್ರಾಹೀಮ ಆಚಾರಣವದ್  
 ಆಚರಿಷ್ಯತ | 40 ಈಶ್ವರಸ್ಯ ಮುಖಾತ್ ಸತ್ಯಂ ವಾಕ್ಯಂ ಶ್ರುತ್ವಾ ಯುಷ್ಮಾನ್  
 ಜ್ಞಾಪಯಾಮಿ ಯೋಹಂ ತಂ ಮಾಂ ಹನ್ತುಂ ಚೇಷ್ಟಧ್ಧೇ ಇಬ್ರಾಹೀಮ್  
 ಏತಾದ್ಯಶಂ ಕರ್ಮ ನ ಚಕಾರ | 41 ಯೂಯಂ ಸ್ವಸ್ವಪಿತುಃ ಕರ್ಮಾಣಿ  
 ಕುರುಥ ತದಾ ತೈರುಕ್ತಂ ನ ವಯಂ ಜಾರಜಾತಾ ಅಸ್ಮಾಕಮ್  
 ಏಕಏವ ಪಿತಾಸ್ತಿ ಸ ಏವೇಶ್ವರಃ | 42 ತತೋ ಯೀಶುನಾ ಕಥಿತಮ್  
 ಈಶ್ವರೋ ಯದಿ ಯುಷ್ಮಾಕಂ ತಾತೋಭವಿಷ್ಯತ್ ತರ್ಹಿ ಯೂಯಂ  
 ಮಯಿ ಪ್ರೇಮಾಕರಿಷ್ಯತ ಯತೋಹಮ್ ಈಶ್ವರಾನ್ನಿರ್ಗತ್ಯಾಗತೋಸ್ತಿ  
 ಸ್ವತೋ ನಾಗತೋಹಂ ಸ ಮಾಂ ಪ್ರಾಹಿಣೋತ್ | 43 ಯೂಯಂ  
 ಮಮ ವಾಕ್ಯಮಿದಂ ನ ಬುದ್ಧಧ್ಧೇ ಕುತಃ? ಯತೋ ಯೂಯಂ  
 ಮಮೋಪದೇಶಂ ಸೋಢುಂ ನ ಶಕ್ನುಥ | 44 ಯೂಯಂ ಶೈತಾನ್  
 ಪಿತುಃ ಸನ್ತಾನಾ ಏತಸ್ಮಾದ್ ಯುಷ್ಮಾಕಂ ಪಿತುರಭಿಲಾಷಂ ಪೂರಯಥ  
 ಸ ಆ ಪ್ರಥಮಾತ್ ನರಘಾತೀ ತದನ್ತಃ ಸತ್ಯತ್ವಸ್ಯ ಲೇಶೋಪಿ ನಾಸ್ತಿ  
 ಕಾರಣಾದತಃ ಸ ಸತ್ಯತಾಯಾಂ ನಾತಿಷ್ಯತ್ ಸ ಯದಾ ಮೃಷಾ  
 ಕಥಯತಿ ತದಾ ನಿಜಸ್ವಭಾವಾನುಸಾರೇಣೈವ ಕಥಯತಿ ಯತೋ ಸ  
 ಮೃಷಾಭಾಷೀ ಮೃಷೋತ್ಪಾದಕಶ್ಚ | 45 ಅಹಂ ತಥ್ಯವಾಕ್ಯಂ ವದಾಮಿ  
 ಕಾರಣಾದಸ್ಮಾದ್ ಯೂಯಂ ಮಾಂ ನ ಪ್ರತೀಥ | 46 ಮಯಿ  
 ಪಾಪಮಸ್ತೀತಿ ಪ್ರಮಾಣಂ ಯುಷ್ಮಾಕಂ ಕೋ ದಾತುಂ ಶಕ್ನೋತಿ?  
 ಯದ್ಯಹಂ ತಥ್ಯವಾಕ್ಯಂ ವದಾಮಿ ತರ್ಹಿ ಕುತೋ ಮಾಂ ನ ಪ್ರತಿಥ? 47  
 ಯಃ ಕಶ್ಚನ ಈಶ್ವರೀಯೋ ಲೋಕಃ ಸ ಈಶ್ವರೀಯಕಥಾಯಾಂ ಮನೋ  
 ನಿಧತ್ತೇ ಯೂಯಮ್ ಈಶ್ವರೀಯಲೋಕಾ ನ ಭವಥ ತನ್ನಿದಾನಾತ್  
 ತತ್ರ ನ ಮನಾಂಸಿ ನಿಧಧ್ಧೇ | 48 ತದಾ ಯಿಹೂದೀಯಾಃ ಪ್ರತ್ಯವಾದಿಷುಃ  
 ತ್ವಮೇಕಃ ಶೋಮಿರೋಣೀಯೋ ಭೂತಗ್ರಸ್ತಶ್ಚ ವಯಂ ಕಿಮಿದಂ  
 ಭದ್ರಂ ನಾವಾದಿಷ್ಮ? 49 ತತೋ ಯೀಶುಃ ಪ್ರತ್ಯವಾದೀತ್ ನಾಹಂ

ಭೂತಗ್ರಸ್ತಃ ಕಿನ್ನು ನಿಜತಾತಂ ಸಮ್ನೈ ತಸ್ಮಾದ್ ಯೂಯಂ ಮಾಮ್  
ಅಪಮನ್ಯದ್ವೇ | 50 ಅಹಂ ಸ್ವಸುಖ್ಯಾತಿಂ ನ ಚೇಷ್ಟೇ ಕಿನ್ನು ಚೇಷ್ಟಿತಾ  
ವಿಚಾರಯಿತಾ ಚಾಪರ ಏಕ ಆಸ್ಮೇ | 51 ಅಹಂ ಯುಷ್ಮಭ್ಯಮ್  
ಅತೀವ ಯಥಾರ್ಥಂ ಕಥಯಾಮಿ ಯೋ ನರೋ ಮದೀಯಂ  
ವಾಚಂ ಮನ್ಯತೇ ಸ ಕದಾಚನ ನಿಧನಂ ನ ದ್ರಕ್ಷ್ಯತಿ | (aiōn g165)  
52 ಯಿಹೂದೀಯಾಸ್ತಮವದನ್ ತ್ವಂ ಭೂತಗ್ರಸ್ತ ಇತೀದಾನೀಮ್  
ಅವೈಷ್ಮ | ಇಬ್ರಾಹೀಮ್ ಭವಿಷ್ಯದ್ವಾದಿನಿಷ್ಠಾ ಸರ್ವೇ ಮೃತಾಃ ಕಿನ್ನು  
ತ್ವಂ ಭಾಷಸೇ ಯೋ ನರೋ ಮಮ ಭಾರತೀಂ ಗೃಹ್ಣಾತಿ ಸ ಜಾತು  
ನಿಧಾನಾಸ್ವಾದಂ ನ ಲಪ್ಸ್ಯತೇ | (aiōn g165) 53 ತರ್ಹಿ ತ್ವಂ ಕಿಮ್  
ಅಸ್ಮಾಕಂ ಪೂರ್ವಪುರುಷಾದ್ ಇಬ್ರಾಹೀಮೋಪಿ ಮಹಾನ್? ಯಸ್ಮಾತ್  
ಸೋಪಿ ಮೃತಃ ಭವಿಷ್ಯದ್ವಾದಿನೋಪಿ ಮೃತಾಃ ತ್ವಂ ಸ್ವಂ ಕಂ ಪುಮಾಂಸಂ  
ಮನುಷೇ? 54 ಯೀಶುಃ ಪ್ರತ್ಯವೋಚದ್ ಯದ್ಯಹಂ ಸ್ವಂ ಸ್ವಯಂ  
ಸಮ್ನೈ ತರ್ಹಿ ಮಮ ತತ್ ಸಮ್ನನಂ ಕಿಮಪಿ ನ ಕಿನ್ನು ಮಮ  
ತಾತೋ ಯಂ ಯೂಯಂ ಸ್ವೀಯಮ್ ಈಶ್ವರಂ ಭಾಷದ್ವೇ ಸಏವ  
ಮಾಂ ಸಮ್ನನುತೇ | 55 ಯೂಯಂ ತಂ ನಾವಗಚ್ಛಥ ಕಿನ್ತ್ವಹಂ  
ತಮವಗಚ್ಛಾಮಿ ತಂ ನಾವಗಚ್ಛಾಮೀತಿ ವಾಕ್ಯಂ ಯದಿ ವದಾಮಿ ತರ್ಹಿ  
ಯೂಯಮಿವ ಮೃಷಾಭಾಷೀ ಭವಾಮಿ ಕಿನ್ತ್ವಹಂ ತಮವಗಚ್ಛಾಮಿ  
ತದಾಕ್ಷಾಮಪಿ ಗೃಹ್ಣಾಮಿ | 56 ಯುಷ್ಮಾಕಂ ಪೂರ್ವಪುರುಷ  
ಇಬ್ರಾಹೀಮ್ ಮಮ ಸಮಯಂ ದ್ರಷ್ಟುಮ್ ಅತೀವಾವಾಙ್ಮತ್  
ತನ್ನಿರೀಕ್ಷ್ಯಾನನ್ದಚ್ಛ | 57 ತದಾ ಯಿಹೂದೀಯಾ ಅಪೃಚ್ಛನ್ ತವ ವಯಃ  
ಪಇಶ್ಚಾಶದ್ವತ್ಸರಾ ನ ತ್ವಂ ಕಿಮ್ ಇಬ್ರಾಹೀಮಮ್ ಅದ್ರಾಕ್ಷೀಃ? 58  
ಯೀಶುಃ ಪ್ರತ್ಯವಾದೀದ್ ಯುಷ್ಮಾನಹಂ ಯಥಾರ್ಥತರಂ ವದಾಮಿ  
ಇಬ್ರಾಹೀಮೋ ಜನ್ಮನಃ ಪೂರ್ವಕಾಲಮಾರಭ್ಯಾಹಂ ವಿದ್ಯೇ | 59  
ತದಾ ತೇ ಪಾಷಾಣಾನ್ ಉತ್ತೋಲ್ಯ ತಮಾಹಂತುಮ್ ಉದಯಚ್ಛನ್  
ಕಿನ್ನು ಯೀಶು ಗುರ್ಪೋ ಮನ್ಸಿರಾದ್ ಬರ್ಹಿಗತ್ಯ ತೇಷಾಂ ಮಧ್ಯೇನ  
ಪ್ರಸ್ಥಿತವಾನ್ |

**9** ತತಃ ಪರಂ ಯೀಶುರ್ಗಚ್ಛನ್ ಮಾರ್ಗಮಧ್ಯೇ ಜನ್ಮಾನ್ಲಂ ನರಮ್  
ಅಪಶ್ಯತ್ | 2 ತತಃ ಶಿಷ್ಯಾಸ್ತಮ್ ಅಪೃಚ್ಛನ್ ಹೇ ಗುರೋ ನರೋಯಂ  
ಸ್ವಪಾಪೇನ ವಾ ಸ್ವಪಿತ್ರಾಃ ಪಾಪೇನಾನ್ಞೋಽಜಾಯತ? 3 ತತಃ ಸ

ಪ್ರತ್ಯುದಿತವಾನ್ ಏತಸ್ಯ ವಾಸ್ಯ ಪಿತ್ರೋಃ ಪಾಪಾದ್ ಏತಾದ್ಯಶೋಭೂದ  
 ಇತಿ ನಹಿ ಕಿನ್ತ್ವನೇನ ಯಥೇಶ್ವರಸ್ಯ ಕರ್ಮ್ ಪ್ರಕಾಶ್ಯತೇ ತದ್ಧೇತೋರೇವ |  
 4 ದಿನೇ ತಿಷ್ಠತಿ ಮತ್ತೇರಯಿತುಃ ಕರ್ಮ್ ಮಯಾ ಕರ್ತವ್ಯಂ  
 ಯದಾ ಕಿಮಪಿ ಕರ್ಮ್ ನ ಕ್ರಿಯತೇ ತಾದ್ಯಶೀ ನಿಶಾಗಚ್ಛತಿ | 5  
 ಅಹಂ ಯಾವತ್ಕಾಲಂ ಜಗತಿ ತಿಷ್ಠಾಮಿ ತಾವತ್ಕಾಲಂ ಜಗತೋ  
 ಜ್ಯೋತಿಃಸ್ವರೂಪೋಸ್ಮಿ | 6 ಇತ್ಯುಕ್ತಾ ಭೂಮೌ ನಿಷ್ಠಿವಂ ನಿಕ್ಷಿಪ್ಯ  
 ತೇನ ಪಜ್ಞಂ ಕೃತವಾನ್ 7 ಪಶ್ಚಾತ್ ತತ್ಪಜ್ಞೇನ ತಸ್ಯಾನ್ಧಸ್ಯ ನೇತ್ರೇ  
 ಪ್ರಲಿಪ್ಯ ತಮಿತ್ಯಾದಿಶತ್ ಗತ್ವಾ ಶಿಲೋಹೇ ಽರ್ಧಾತ್ ಪ್ರೇರಿತನಾಮ್ನಿ  
 ಸರಸಿ ಸ್ನಾಹಿ | ತತೋನ್ಧೋ ಗತ್ವಾ ತತ್ರಾಸ್ನಾತ್ ತತಃ ಪ್ರನ್ನಚಕ್ಷು  
 ಭೂರ್ತ್ವಾ ವ್ಯಾಘ್ರಟ್ಯುಗಾತ್ | 8 ಅಪರಂಜಿ ಸಮೀಪವಾಸಿನೋ ಲೋಕಾ  
 ಯೇ ಚ ತಂ ಪೂರ್ವಮನ್ಧಮ್ ಅಪಶ್ಯನ್ ತೇ ಬಕ್ತುಮ್ ಆರಭನ್ತ  
 ಯೋನ್ಧಲೋಕೋ ವರ್ತಮ್ಯಪವಿಶ್ಯಾಭಿಕ್ಷತ ಸ ಏವಾಯಂ ಜನಃ ಕಿಂ  
 ನ ಭವತಿ? 9 ಕೇಚಿದವದನ್ ಸ ಏವ ಕೇಚಿದವೋಚನ್ ತಾದ್ಯಶೋ  
 ಭವತಿ ಕಿನ್ತು ಸ ಸ್ವಯಮಬ್ರವೀತ್ ಸ ಏವಾಹಂ ಭವಾಮಿ | 10  
 ಅತಏವ ತೇ ಽಪ್ಯಚ್ಛನ್ ತ್ವಂ ಕಥಂ ದೃಷ್ಟಿಂ ಪಾಪ್ತವಾನ್? 11 ತತಃ  
 ಸೋವದದ್ ಯೀಶನಾಮಕ ಏಕೋ ಜನೋ ಮಮ ನಯನೇ ಪಜ್ಞೇನ  
 ಪ್ರಲಿಪ್ಯ ಇತ್ಯಾಜ್ಞಾಪಯತ್ ಶಿಲೋಹಕಾಸಾರಂ ಗತ್ವಾ ತತ್ರ ಸ್ನಾಹಿ |  
 ತತಸ್ತತ್ರ ಗತ್ವಾ ಮಯಿ ಸ್ನಾತೇ ದೃಷ್ಟಿಮಹಂ ಲಭ್ಯವಾನ್ | 12 ತದಾ  
 ತೇ ಽವದನ್ ಸ ಪುಮಾನ್ ಕುತ್ರ? ತೇನೋಕ್ತಂ ನಾಹಂ ಜಾನಾಮಿ |  
 13 ಅಪರಂ ತಸ್ಮಿನ್ ಪೂರ್ವಾರ್ಧೇ ಜನೇ ಫಿರೂಶಿನಾಂ ನಿಕಟಮ್  
 ಆನೀತೇ ಸತಿ ಫಿರೂಶಿನೋಪಿ ತಮಪ್ಯಚ್ಛನ್ ಕಥಂ ದೃಷ್ಟಿಂ ಪ್ರಾಪ್ತೋಸಿ?  
 14 ತತಃ ಸ ಕಥಿತವಾನ್ ಸ ಪಜ್ಞೇನ ಮಮ ನೇತ್ರೇ ಽಲಿಮ್ಪತ್  
 ಪಶ್ಚಾದ್ ಸ್ನಾತ್ವಾ ದೃಷ್ಟಿಮಲಭೇ | 15 ಕಿನ್ತು ಯೀಶು ವಿಶ್ರಾಮವಾರೇ  
 ಕರ್ಡ್ವಮಂ ಕೃತ್ವಾ ತಸ್ಯ ನಯನೇ ಪ್ರಸನ್ನೇಽಕರೋದ್ ಇತಿಕಾರಣಾತ್  
 ಕತಿಪಯಫಿರೂಶಿನೋಽವದನ್ 16 ಸ ಪುಮಾನ್ ಈಶ್ವರಾನ್ಯ ಯತಃ ಸ  
 ವಿಶ್ರಾಮವಾರಂ ನ ಮನ್ಯತೇ | ತತೋನ್ಯೇ ಕೇಚಿತ್ ಪ್ರತ್ಯವದನ್ ಪಾಪೀ  
 ಪುಮಾನ್ ಕಿಮ್ ಏತಾದ್ಯಶಮ್ ಆಶ್ಚರ್ಯಂ ಕರ್ಮ್ ಕರ್ತುಂ ಶಕ್ನೋತಿ?  
 17 ಇತ್ಥಂ ತೇಷಾಂ ಪರಸ್ಪರಂ ಭಿನ್ನವಾಕ್ಯತ್ವಮ್ ಅಭವತ್ | ಪಶ್ಚಾತ್ ತೇ  
 ಪುನರಪಿ ತಂ ಪೂರ್ವಾರ್ಧಂ ಮಾನುಷಮ್ ಅಪ್ರಾಕ್ಷುಃ ಯೋ ಜನಸ್ತವ

ಚಕ್ಷುಷೀ ಪ್ರಸನ್ನೇ ಕೃತವಾನ್ ತಸ್ಮಿನ್ ತ್ವಂ ಕಿಂ ವದಸಿ? ಸ ಉಕ್ತವಾನ್  
 ಸ ಭವಿಶದ್ವಾದೀ | 18 ಸ ದೃಷ್ಟಿಮ್ ಆಪ್ತವಾನ್ ಇತಿ ಯಿಹೂದೀಯಾಸ್ತಸ್ಯ  
 ದೃಷ್ಟಿಂ ಪ್ರಾಪ್ತಸ್ಯ ಜನಸ್ಯ ಪಿತ್ರೋ ಮುರ್ಖಾದ್ ಅಶ್ರುತ್ವಾ ನ ಪ್ರತ್ಯಯನ್ |  
 19 ಅತಃ ತೇ ತಾವಪೃಚ್ಛನ್ ಯುವಯೋ ಯಂ ಪುತ್ರಂ ಜನ್ಮಾನ್ಲಂ  
 ವದಥಃ ಸ ಕಿಮಯಂ? ತರ್ಹಿದಾನೀಂ ಕಥಂ ದ್ರಷ್ಟುಂ ಶಕ್ನೋತಿ? 20  
 ತತಸ್ತಸ್ಯ ಪಿತರೌ ಪ್ರತ್ಯವೋಚತಾಮ್ ಅಯಮ್ ಆವಯೋಃ ಪುತ್ರ ಆ  
 ಜನೇರನ್ನಶ್ಚ ತದಪ್ಯಾವಾಂ ಜಾನೀವಃ 21 ಕಿನ್ತ್ವಧುನಾ ಕಥಂ ದೃಷ್ಟಿಂ  
 ಪ್ರಾಪ್ತವಾನ್ ತದಾವಾಂ ನ ಜಾನೀವಃ ಕೋಸ್ಯ ಚಕ್ಷುಷೀ ಪ್ರಸನ್ನೇ  
 ಕೃತವಾನ್ ತದಪಿ ನ ಜಾನೀವ ಏಷ ವಯಃಪ್ರಾಪ್ತ ಏನಂ ಪೃಚ್ಛತ  
 ಸ್ವಕಥಾಂ ಸ್ವಯಂ ವಕ್ಷ್ಯತಿ | 22 ಯಿಹೂದೀಯಾನಾಂ ಭಯಾತ್ ತಸ್ಯ  
 ಪಿತರೌ ವಾಕ್ಯಮಿದಮ್ ಅವದತಾಂ ಯತಃ ಕೋಪಿ ಮನುಷ್ಯೋ  
 ಯದಿ ಯೀಶುಮ್ ಅಭಿಷಿಕ್ತಂ ವದತಿ ತರ್ಹಿ ಸ ಭಜನಗೃಹಾದ್  
 ದೂರೀಕಾರಿಷ್ಯತೇ ಯಿಹೂದೀಯಾ ಇತಿ ಮನ್ತ್ರಣಾಮ್ ಅಕುರ್ವನ್ 23  
 ಅತಸ್ತಸ್ಯ ಪಿತರೌ ವ್ಯಾಹರತಾಮ್ ಏಷ ವಯಃಪ್ರಾಪ್ತ ಏನಂ ಪೃಚ್ಛತ | 24  
 ತದಾ ತೇ ಪುನಶ್ಚ ತಂ ಪೂರ್ವಾನ್ಲಮ್ ಆಹೂಯ ವ್ಯಾಹರನ್ ಈಶ್ವರಸ್ಯ  
 ಗುಣಾನ್ ವದ ಏಷ ಮನುಷ್ಯಃ ಪಾಪೀತಿ ವಯಂ ಜಾನೀಮಃ | 25 ತದಾ  
 ಸ ಉಕ್ತವಾನ್ ಸ ಪಾಪೀ ನ ವೇತಿ ನಾಹಂ ಜಾನೇ ಪೂರ್ವಾಮನ್ಲ  
 ಆಸಮಹಮ್ ಅಧುನಾ ಪಶ್ಯಾಮೀತಿ ಮಾತ್ರಂ ಜಾನಾಮಿ | 26 ತೇ  
 ಪುನರಪೃಚ್ಛನ್ ಸ ತ್ವಾಂ ಪ್ರತಿ ಕಿಮಕರೋತ್? ಕಥಂ ನೇತ್ರೇ ಪ್ರಸನ್ನೇ  
 ಸಕರೋತ್? 27 ತತಃ ಸೋವಾದೀದ್ ಏಕಕೃತ್ವೋಕಥಯಂ ಯೂಯಂ  
 ನ ಶೃಣುಥ ತರ್ಹಿ ಕುತಃ ಪುನಃ ಶ್ರೋತುಮ್ ಇಚ್ಛಥ? ಯೂಯಮಪಿ  
 ಕಿಂ ತಸ್ಯ ಶಿಷ್ಯಾ ಭವಿತುಮ್ ಇಚ್ಛಥ? 28 ತದಾ ತೇ ತಂ ತಿರಸ್ಕೃತ್ಯ  
 ವ್ಯಾಹರನ್ ತ್ವಂ ತಸ್ಯ ಶಿಷ್ಯೋ ವಯಂ ಮೂಸಾಃ ಶಿಷ್ಯಾಃ | 29  
 ಮೂಸಾವಕ್ರೇಣೇಶ್ವರೋ ಜಗಾದ ತಜ್ಜಾನೀಮಃ ಕಿನ್ತ್ವೇಷ ಕುತ್ರತ್ಯಲೋಕ  
 ಇತಿ ನ ಜಾನೀಮಃ | 30 ಸೋವದದ್ ಏಷ ಮಮ ಲೋಚನೇ ಪ್ರಸನ್ನೇ  
 ಸಕರೋತ್ ತಥಾಪಿ ಕುತ್ರತ್ಯಲೋಕ ಇತಿ ಯೂಯಂ ನ ಜಾನೀಥ ಏತದ್  
 ಆಶ್ಚರ್ಯಂ ಭವತಿ | 31 ಈಶ್ವರಃ ಪಾಪಿನಾಂ ಕಥಾಂ ನ ಶೃಣೋತಿ  
 ಕಿನ್ತು ಯೋ ಜನಸ್ತಸ್ಮಿನ್ ಭಕ್ತಿಂ ಕೃತ್ವಾ ತದಿಷ್ಟಕ್ರಿಯಾಂ ಕರೋತಿ ತಸ್ಯೈವ  
 ಕಥಾಂ ಶೃಣೋತಿ ಏತದ್ ವಯಂ ಜಾನೀಮಃ | 32 ಕೋಪಿ ಮನುಷ್ಯೋ

ಜನ್ಮಾನ್ಮಾಯ ಚಕ್ಷುಷೀ ಅದದಾತ್ ಜಗದಾರಮ್ಬಾದ್ ಏತಾದ್ಯಶೀಂ  
ಕಥಾಂ ಕೋಪಿ ಕದಾಪಿ ನಾಶೃಣೋತ್ | (aiṛṇ g165) 33 ಅಸ್ಮಾದ್ ಏಷ  
ಮನುಷ್ಯೋ ಯದೀಶ್ವರಾನ್ನಾಜಾಯತ ತರ್ಹಿ ಕಿಂಚಿದಪೀದೃಶಂ ಕರ್ಮ  
ಕರ್ತುಂ ನಾಶಕ್ನೋತ್ | 34 ತೇ ವ್ಯಾಹರನ್ ತ್ವಂ ಪಾಪಾದ್ ಅಜಾಯಥಾಃ  
ಕಿಮಸ್ಮಾನ್ ತ್ವಂ ಶಿಕ್ಷಯಸಿ? ಪಶ್ಚಾತ್ತೇ ತಂ ಬಹಿರಕುರ್ವನ್ | 35  
ತದನನ್ತರಂ ಯಿಹೂದೀಯೈಃ ಸ ಬಹಿರಕ್ರಿಯತ ಯೀಶುರಿತಿ ವಾರ್ತಾಂ  
ಶ್ರುತ್ವಾ ತಂ ಸಾಕ್ಷಾತ್ ಪ್ರಾಪ್ಯ ಪೃಷ್ಠವಾನ್ ಈಶ್ವರಸ್ಯ ಪುತ್ರೇ ತ್ವಂ  
ವಿಶ್ವಸಿಷಿ? 36 ತದಾ ಸ ಪ್ರತ್ಯವೋಚತ್ ಹೇ ಪ್ರಭೋ ಸ ಕೋ ಯತ್  
ತಸ್ಮಿನ್ನಹಂ ವಿಶ್ವಸಿಮಿ? 37 ತತೋ ಯೀಶುಃ ಕಥಿತವಾನ್ ತ್ವಂ ತಂ  
ದೃಷ್ಟವಾನ್ ತ್ವಯಾ ಸಾಕಂ ಯಃ ಕಥಂ ಕಥಯತಿ ಸಏವ ಸಃ | 38  
ತದಾ ಹೇ ಪ್ರಭೋ ವಿಶ್ವಸಿಮೀತ್ಯುಕ್ತ್ವಾ ಸ ತಂ ಪ್ರಣಾಮತ್ | 39  
ಪಶ್ಚಾದ್ ಯೀಶುಃ ಕಥಿತವಾನ್ ನಯನಹೀನಾ ನಯನಾನಿ ಪ್ರಾಪ್ತವನ್ತಿ  
ನಯನವನ್ತಶ್ಚಾನ್ಯಾ ಭವನ್ತೀತ್ಯಭಿಪ್ರಾಯೇಣ ಜಗದಾಹಮ್ ಆಗಚ್ಛಮ್ |  
40 ಏತತ್ ಶ್ರುತ್ವಾ ನಿಕಟಸ್ಥಾಃ ಕತಿಪಯಾಃ ಫಿರೂಶಿನೋ ವ್ಯಾಹರನ್  
ವಯಮಪಿ ಕಿಮನ್ಯಾಃ? 41 ತದಾ ಯೀಶುರವಾದೀದ್ ಯದ್ಯನ್ಯಾ  
ಅಭವತ ತರ್ಹಿ ಪಾಪಾನಿ ನಾತಿಷ್ಠನ್ ಕಿನ್ತು ಪಶ್ಯಾಮೀತಿ ವಾಕ್ಯವದನಾದ್  
ಯುಷ್ಮಾಕಂ ಪಾಪಾನಿ ತಿಷ್ಠನ್ತಿ |

**10** ಅಹಂ ಯುಷ್ಮಾನತಿಯಥಾರ್ಥಂ ವದಾಮಿ, ಯೋ ಜನೋ  
ದ್ವಾರೇಣ ನ ಪ್ರವಿಶ್ಯ ಕೇನಾಪ್ಯನ್ಯೇನ ಮೇಷಗೃಹಂ ಪ್ರವಿಶತಿ ಸ ಏವ  
ಸ್ತೇನೋ ದಸ್ಯುಶ್ಚ | 2 ಯೋ ದ್ವಾರೇಣ ಪ್ರವಿಶತಿ ಸ ಏವ ಮೇಷಪಾಲಕಃ |  
3 ದೌವಾರಿಕಸ್ತಸ್ಮೈ ದ್ವಾರಂ ಮೋಚಯತಿ ಮೇಷಗಣಶ್ಚ ತಸ್ಯ ವಾಕ್ಯಂ  
ಶೃಣೋತಿ ಸ ನಿಜಾನ್ ಮೇಷಾನ್ ಸ್ವಸ್ತನಾಮ್ನಾಹೂಯ ಬಹಿಃ ಕೃತ್ವಾ  
ನಯತಿ | 4 ತಥಾ ನಿಜಾನ್ ಮೇಷಾನ್ ಬಹಿಃ ಕೃತ್ವಾ ಸ್ವಯಂ ತೇಷಾಮ್  
ಅಗ್ರೇ ಗಚ್ಛತಿ, ತತೋ ಮೇಷಾಸ್ತಸ್ಯ ಶಬ್ದಂ ಬುದ್ಧ್ಯಂತೇ, ತಸ್ಮಾತ್ ತಸ್ಯ  
ಪಶ್ಚಾದ್ ವ್ರಜನ್ತಿ | 5 ಕಿನ್ತು ಪರಸ್ಯ ಶಬ್ದಂ ನ ಬುದ್ಧ್ಯಂತೇ ತಸ್ಮಾತ್ ತಸ್ಯ  
ಪಶ್ಚಾದ್ ವ್ರಜಿಷ್ಯನ್ತಿ ವರಂ ತಸ್ಯ ಸಮೀಪಾತ್ ಪಲಾಯಿಷ್ಯಂತೇ | 6  
ಯೀಶುಸ್ತೇಭ್ಯ ಇಮಾಂ ದೃಷ್ಟಾನ್ತಕಥಾಮ್ ಅಕಥಯತ್ ಕಿನ್ತು ತೇನ  
ಕಥಿತಕಥಾಯಾಸ್ತಾತ್ಪರ್ಯಂ ತೇ ನಾಬುದ್ಧ್ಯಂತ | 7 ಅತೋ ಯೀಶುಃ  
ಪುನರಕಥಯತ್, ಯುಷ್ಮಾನಾಹಂ ಯಥಾರ್ಥತರಂ ವ್ಯಾಹರಾಮಿ,

ಮೇಷಗೃಹಸ್ಯ ದ್ವಾರಮ್ ಅಹಮೇವ | 8 ಮಯಾ ನ ಪ್ರವಿಶ್ಯ ಯ  
 ಆಗಚ್ಛನ್ ತೇ ಸ್ತೇನಾ ದಸ್ಯವಶ್ಚ ಕಿನ್ನು ಮೇಷಾಸ್ತೇಷಾಂ ಕಥಾ ನಾಶೃಣ್ವನ್ |  
 9 ಅಹಮೇವ ದ್ವಾರಸ್ವರೂಪಃ, ಮಯಾ ಯಃ ಕಶ್ಚಿತ ಪ್ರವಿಶತಿ ಸ ರಕ್ಷಾಂ  
 ಪ್ರಾಪ್ಸ್ಯತಿ ತಥಾ ಬಹಿರಂತಶ್ಚ ಗಮನಾಗಮನೇ ಕೃತ್ವಾ ಚರಣಸ್ಥಾನಂ  
 ಪ್ರಾಪ್ಸ್ಯತಿ | 10 ಯೋ ಜನಸ್ತೇನಃ ಸ ಕೇವಲಂ ಸೈನ್ಯಬಧವಿನಾಶಾನ್  
 ಕರ್ತುಮೇವ ಸಮಾಯಾತಿ ಕಿನ್ತ್ವಹಮ್ ಆಯು ದಾರ್ತುಮ್ ಅರ್ಥಾತ್  
 ಬಾಹುಲೈನ ತದೇವ ದಾತುಮ್ ಆಗಚ್ಛಮ್ | 11 ಅಹಮೇವ  
 ಸತ್ಯಮೇಷಪಾಲಕೋ ಯಸ್ತು ಸತ್ಯೋ ಮೇಷಪಾಲಕಃ ಸ ಮೇಷಾರ್ಥಂ  
 ಪ್ರಾಣತ್ಯಾಗಂ ಕರೋತಿ; 12 ಕಿನ್ನು ಯೋ ಜನೋ ಮೇಷಪಾಲಕೋ ನ,  
 ಅರ್ಥಾದ್ ಯಸ್ಯ ಮೇಷಾ ನಿಜಾ ನ ಭವನ್ತಿ, ಯ ಏತಾದೃಶೋ ವೈತನಿಕಃ  
 ಸ ವ್ಯಕ್ಮತ್ ಆಗಚ್ಛಂತಂ ದೃಷ್ಟ್ವಾ ಮೇಜವ್ರಜಂ ವಿಹಾಯ ಪಲಾಯತೇ,  
 ತಸ್ಮಾದ್ ವ್ಯಕ್ಮಂತಂ ವ್ರಜಂ ಧೃತ್ವಾ ವಿಕಿರತಿ | 13 ವೈತನಿಕಃ ಪಲಾಯತೇ  
 ಯತಃ ಸ ವೇತನಾರ್ಥಿ ಮೇಷಾರ್ಥಂ ನ ಚಿನ್ತಯತಿ | 14 ಅಹಮೇವ  
 ಸತ್ಯೋ ಮೇಷಪಾಲಕಃ, ಪಿತಾ ಮಾಂ ಯಥಾ ಜಾನಾತಿ, ಅಹಿಂಸಾ  
 ಯಥಾ ಪಿತರಂ ಜಾನಾಮಿ, 15 ತಥಾ ನಿಜಾನ್ ಮೇಷಾನಪಿ ಜಾನಾಮಿ,  
 ಮೇಷಾಶ್ಚ ಮಾಂ ಜಾನಾನ್ತಿ, ಅಹಿಂಸಾ ಮೇಷಾರ್ಥಂ ಪ್ರಾಣತ್ಯಾಗಂ  
 ಕರೋಮಿ | 16 ಅಪರಾಂಞ ಏತದ್ ಗೃಹೀಯ ಮೇಷೇಭ್ಯೋ ಭಿನ್ನಾ  
 ಅಪಿ ಮೇಷಾ ಮಮ ಸನ್ತಿ ತೇ ಸಕಲಾ ಆನಯಿತವ್ಯಾಃ; ತೇ ಮಮ  
 ಶಬ್ದಂ ಶ್ರೋಷ್ಯನ್ತಿ ತತ ಏಕೋ ವ್ರಜ ಏಕೋ ರಕ್ಷಕೋ ಭವಿಷ್ಯತಿ |  
 17 ಪ್ರಾಣಾನಹಂ ತ್ಯಕ್ತ್ವಾ ಪುನಃ ಪ್ರಾಣಾನ್ ಗ್ರಹೀಷ್ಯಾಮಿ, ತಸ್ಮಾತ್  
 ಪಿತಾ ಮಯಿ ಸ್ನೇಹಂ ಕರೋತಿ | 18 ಕಶ್ಚಿಜ್ಜನೋ ಮಮ ಪ್ರಾಣಾನ್  
 ಹಂತುಂ ನ ಶಕ್ನೋತಿ ಕಿನ್ನು ಸ್ವಯಂ ತಾನ್ ಸಮರ್ಪಯಾಮಿ ತಾನ್  
 ಸಮರ್ಪಯಿತುಂ ಪುನರ್ಗ್ರಹೀತುಂ ಮಮ ಶಕ್ತಿರಾಸ್ತೇ ಭಾರಮಿಮಂ  
 ಸ್ವಪಿತುಃ ಸಕಾಶಾತ್ ಪ್ರಾಪ್ನೋಹಮ್ | 19 ಅಸ್ಮಾದುಪದೇಶಾತ್ ಪುನಶ್ಚ  
 ಯಿಹೂದೀಯಾನಾಂ ಮಧ್ಯೇ ಭಿನ್ನವಾಕ್ಯತಾ ಜಾತಾ | 20 ತತೋ  
 ಬಹವೋ ವ್ಯಾಹರನ್ ಏಷ ಭೂತಗ್ರಸ್ತ ಉನ್ನತ್ತಶ್ಚ, ಕುತ ಏತಸ್ಯ ಕಥಾಂ  
 ಶೃಣುಧ? 21 ಕೇಚಿದ್ ಅವದನ್ ಏತಸ್ಯ ಕಥಾ ಭೂತಗ್ರಸ್ತಸ್ಯ ಕಥಾವನ್ನ  
 ಭವನ್ತಿ, ಭೂತಃ ಕಿಮ್ ಅನ್ಞಾಯ ಚಕ್ಷುಷೀ ದಾತುಂ ಶಕ್ನೋತಿ? 22  
 ಶೀತಕಾಲೇ ಯಿರೂಶಾಲಮಿ ಮನ್ದಿರೋತ್ಸರ್ಗಪರ್ವಣ್ಯುಪಸ್ಥಿತೇ 23

ಯೀಶುಃ ಸುಲೇಮಾನೋ ನಿಃಸಾರೇಣ ಗಮನಾಗಮನೇ ಕರೋತಿ, 24  
 ಏತಸ್ಮಿನ್ ಸಮಯೇ ಯಿಹೂದೀಯಾಸ್ತಂ ವೇಷ್ಟಯಿತ್ವಾ ವ್ಯಾಹರನ್ ಕತಿ  
 ಕಾಲಾನ್ ಅಸ್ಮಾಕಂ ವಿಚಿಕಿತ್ವಾಂ ಸ್ಥಾಪಯಿಷ್ಯಾಮಿ? ಯದ್ಯಭಿಷಿಕ್ವೋ  
 ಭವತಿ ತರ್ಹಿ ತತ್ ಸ್ಪಷ್ಟಂ ವದ | 25 ತದಾ ಯೀಶುಃ ಪ್ರತ್ಯವದದ್  
 ಅಹಮ್ ಅಚಕಥಂ ಕಿನ್ನು ಯೂಯಂ ನ ಪ್ರತೀಥ, ನಿಜಪಿತು ನಾರ್ಮಾ  
 ಯಾಂ ಯಾಂ ಕ್ರಿಯಾಂ ಕರೋಮಿ ಸಾ ಕ್ರಿಯೈವ ಮಮ ಸಾಕ್ಷಿಸ್ವರೂಪಾ |  
 26 ಕಿನ್ತ್ವಹಂ ಪೂರ್ವಮಕಥಯಂ ಯೂಯಂ ಮಮ ಮೇಷಾ ನ  
 ಭವಥ, ಕಾರಣಾದಸ್ಮಾನ್ ನ ವಿಶ್ವಸಿಥ | 27 ಮಮ ಮೇಷಾ ಮಮ  
 ಶಬ್ದಂ ಶೃಣ್ವನ್ತಿ ತಾನಹಂ ಜಾನಾಮಿ ತೇ ಚ ಮಮ ಪಶ್ಚಾದ್ ಗಚ್ಛನ್ತಿ |  
 28 ಅಹಂ ತೇಭ್ಯೋಽನನ್ತಾಯು ದರ್ಶದಾಮಿ, ತೇ ಕದಾಪಿ ನ ನಂಕ್ಷ್ಯನ್ತಿ  
 ಕೋಪಿ ಮಮ ಕರಾತ್ ತಾನ್ ಹರ್ತ್ವಂ ನ ಶಕ್ಯತಿ | (aiōn g165,  
 aiōnios g166) 29 ಯೋ ಮಮ ಪಿತಾ ತಾನ್ ಮಹ್ಯಂ ದತ್ತವಾನ್  
 ಸ ಸರ್ವಸ್ಮಾತ್ ಮಹಾನ್, ಕೋಪಿ ಮಮ ಪಿತುಃ ಕರಾತ್ ತಾನ್  
 ಹರ್ತ್ವಂ ನ ಶಕ್ಯತಿ | 30 ಅಹಂ ಪಿತಾ ಚ ದ್ವಯೋರೇಕತ್ವಮ್ |  
 31 ತತೋ ಯಿಹೂದೀಯಾಃ ಪುನರಪಿ ತಂ ಹನ್ತುಂ ಪಾಷಾಣಾನ್  
 ಉದತೋಲಯನ್ | 32 ಯೀಶುಃ ಕಥಿತವಾನ್ ಪಿತುಃ ಸಕಾಶಾದ್  
 ಬಹೂನ್ಯತ್ತಮಕರ್ಮಾಣಿ ಯುಷ್ಮಾಕಂ ಪ್ರಾಕಾಶಯಂ ತೇಷಾಂ ಕಸ್ಯ  
 ಕರ್ಮಣಃ ಕಾರಣಾನ್ ಮಾಂ ಪಾಷಾಣೈರಾಹನ್ತುಮ್ ಉದ್ಯತಾಃ ಸ್ಥ? 33  
 ಯಿಹೂದೀಯಾಃ ಪ್ರತ್ಯವದದ್ ಪ್ರಶಸ್ತಕರ್ಮಹೇತೋ ನರ್ ಕಿನ್ನು ತ್ವಂ  
 ಮಾನುಷಃ ಸ್ವಮೀಶ್ವರಮ್ ಉಕ್ತ್ವೇಶ್ವರಂ ನಿನ್ನಸಿ ಕಾರಣಾದಸ್ಮಾತ್ ತ್ವಾಂ  
 ಪಾಷಾಣೈರ್ಹನ್ತುಃ | 34 ತದಾ ಯೀಶುಃ ಪ್ರತ್ಯುಕ್ತವಾನ್ ಮಯಾ ಕಥಿತಂ  
 ಯೂಯಮ್ ಈಶ್ವರಾ ಏತದ್ವಚನಂ ಯುಷ್ಮಾಕಂ ಶಾಸ್ತ್ರೇ ಲಿಖಿತಂ ನಾಸ್ತಿ  
 ಕಿಂ? 35 ತಸ್ಮಾದ್ ಯೇಷಾಮ್ ಉದ್ದೇಶೇ ಈಶ್ವರಸ್ಯ ಕಥಾ ಕಥಿತಾ ತೇ  
 ಯದೀಶ್ವರಗಣಾ ಉಚ್ಯಂತೇ ಧರ್ಮಗ್ರಂಥಸ್ಯಾಪ್ಯನ್ಯಥಾ ಭವಿತುಂ ನ ಶಕ್ಯಂ,  
 36 ತರ್ಹ್ಯಾಹಮ್ ಈಶ್ವರಸ್ಯ ಪುತ್ರ ಇತಿ ವಾಕ್ಯಸ್ಯ ಕಥನಾತ್ ಯೂಯಂ  
 ಪಿತ್ರಾಭಿಷಿಕ್ತಂ ಜಗತಿ ಪ್ರೇರಿತಙ್ಗ ಪುಮಾಂಸಂ ಕಥಮ್ ಈಶ್ವರನಿನ್ನಕಂ  
 ವಾದಯ? 37 ಯದ್ಯಹಂ ಪಿತುಃ ಕರ್ಮ ನ ಕರೋಮಿ ತರ್ಹಿ ಮಾಂ  
 ನ ಪ್ರತೀತ; 38 ಕಿನ್ನು ಯದಿ ಕರೋಮಿ ತರ್ಹಿ ಮಯಿ ಯುಷ್ಮಾಭಿಃ  
 ಪ್ರತ್ಯಯೇ ನ ಕೃತೇಽಪಿ ಕಾರ್ಯೇ ಪ್ರತ್ಯಯಃ ಕ್ರಿಯತಾಂ, ತತೋ ಮಯಿ

ಪಿತೃಸ್ತೀತಿ ಪಿತೃಯ್ಯಹಮ್ ಅಸ್ತೀತಿ ಚ ಕ್ಷಾತ್ವಾ ವಿಶ್ವಸಿಷ್ಯಥ | 39  
ತದಾ ತೇ ಪುನರಪಿ ತಂ ಧರ್ತುಮ್ ಅಚೇಷ್ಟನ್ತ ಕಿನ್ತು ಸ ತೇಷಾಂ  
ಕರೇಭ್ಯೋ ನಿಸ್ತೀರ್ಯ 40 ಪುನ ಯರ್ಧ್ವನ್ ಅದ್ಯಾಸ್ತಟೇ ಯತ್ರ  
ಪುರ್ವಂ ಯೋಹನ್ ಅಮಜ್ಜಯತ್ ತತ್ರಾಗತ್ಯ ನ್ಯವಸತ್ | 41 ತತೋ  
ಬಹವೋ ಲೋಕಾಸ್ತತ್ಸಮೀಪಮ್ ಆಗತ್ಯ ವ್ಯಾಹರನ್ ಯೋಹನ್  
ಕಿಮಪ್ಯಾಶ್ಚರ್ಯ್ಯಂ ಕರ್ಮ ನಾಕರೋತ್ ಕಿನ್ತ್ವಸ್ತೀನ್ ಮನುಷ್ಯೇ ಯಾ  
ಯಃ ಕಥಾ ಅಕಥಯತ್ ತಾಃ ಸರ್ವಾಃ ಸತ್ಯಾಃ; 42 ತತ್ರ ಚ ಬಹವೋ  
ಲೋಕಾಸ್ತಸ್ತೀನ್ ವೃಶ್ವಸನ್ |

**11** ಅನನ್ತರಂ ಮರಿಯಮ್ ತಸ್ಯಾ ಭಗಿನೀ ಮರ್ಥಾ ಚ ಯಸ್ಮಿನ್  
ವೈಧನೀಯಾಗ್ರಾಮೇ ವಸತಸ್ತಸ್ಮಿನ್ ಗ್ರಾಮೇ ಇಲಿಯಾಸರ್ ನಾಮಾ  
ಪೀಡಿತ ಏಕ ಆಸೀತ್ | 2 ಯಾ ಮರಿಯಮ್ ಪ್ರಭುಂ ಸುಗನ್ಧಿತೇಲೈನ  
ಮರ್ಧಯಿತ್ವಾ ಸ್ವಕೇಶೈಸ್ತಸ್ಯ ಚರಣೌ ಸಮಮಾರ್ಜತ್ ತಸ್ಯಾ ಭ್ರಾತಾ  
ಸ ಇಲಿಯಾಸರ್ ರೋಗೀ | 3 ಅಪರಂಜಿ ಹೇ ಪ್ರಭೋ ಭವಾನ್  
ಯಸ್ಮಿನ್ ಪ್ರೀಯತೇ ಸ ಏವ ಪೀಡಿತೋಸ್ತೀತಿ ಕಥಾಂ ಕಥಯಿತ್ವಾ  
ತಸ್ಯ ಭಗಿನೌ ಪ್ರೇಷಿತವತ್ಯೈ | 4 ತದಾ ಯೀಶುರಿಮಾಂ ವಾರ್ತಾಂ  
ಶ್ರುತ್ವಾಕಥಯತ ಪೀಡೇಯಂ ಮರಣಾರ್ಥಂ ನ ಕಿನ್ತ್ವೀಶ್ವರಸ್ಯ  
ಮಹಿಮಾರ್ಥಮ್ ಈಶ್ವರಪುತ್ರಸ್ಯ ಮಹಿಮಪ್ರಕಾಶಾರ್ಥಮ್ ಚಾತಾ |  
5 ಯೀಶು ಯದ್ಯಪಿಮರ್ಥಾಯಾಂ ತದ್ಭಗಿನ್ಯಾಮ್ ಇಲಿಯಾಸರಿ  
ಚಾಪ್ರೀಯತ, 6 ತಥಾಪಿ ಇಲಿಯಾಸರಃ ಪೀಡಾಯಾಃ ಕಥಂ ಶ್ರುತ್ವಾ  
ಯತ್ರ ಆಸೀತ್ ತತ್ರೈವ ದಿನದ್ವಯಮತಿಷ್ಯತ್ | 7 ತತಃ ಪರಮ್  
ಸ ಶಿಷ್ಯಾನಕಥಯದ್ ವಯಂ ಪುನ ಯಿಹೂದೀಯಪ್ರದೇಶಂ  
ಯಾಮಃ | 8 ತತಸ್ತೇ ಪ್ರತ್ಯವದನ್, ಹೇ ಗುರೋ ಸ್ವಲ್ಪದಿನಾನಿ ಗತಾನಿ  
ಯಿಹೂದೀಯಾಸ್ತಾಂ ಪಾಷಾಣೈ ಹ್ನುಮ್ ಉದ್ಯತಾಸ್ತಥಾಪಿ ಕಿಂ  
ಪುನಸ್ತತ್ರ ಯಾಸ್ಯಸಿ? 9 ಯೀಶುಃ ಪ್ರತ್ಯವದತ್, ಏಕಸ್ಮಿನ್ ದಿನೇ ಕಿಂ  
ದ್ವಾದಶಘಟಿಕಾ ನ ಭವನ್ತಿ? ಕೋಪಿ ದಿವಾ ಗಚ್ಛನ್ ನ ಸ್ವಲತಿ ಯತಃ ಸ  
ಏತಜ್ಜಗತೋ ದೀಪ್ತಿಂ ಪ್ರಾಪ್ನೋತಿ | 10 ಕಿನ್ತು ರಾತ್ರೌ ಗಚ್ಛನ್ ಸ್ವಲತಿ  
ಯತೋ ಹೇತೋಸ್ತತ್ರ ದೀಪ್ತಿ ನಾಸ್ತಿ | 11 ಇಮಾಂ ಕಥಾಂ ಕಥಯಿತ್ವಾ  
ಸ ತಾನವದದ್, ಅಸ್ಮಾಕಂ ಬನ್ಧುಃ ಇಲಿಯಾಸರ್ ನಿದ್ರಿತೋಭೂದ್  
ಇದಾನೀಂ ತಂ ನಿದ್ರಾತೋ ಜಾಗರಯಿತುಂ ಗಚ್ಛಾಮಿ | 12 ಯೀಶು



ಮೃತೌ ಕಥಾಮಿಮಾಂ ಕಥಿತವಾನ್ ಕಿನ್ನು ವಿಶ್ರಾಮಾರ್ಥಂ ನಿದ್ರಾಯಾಂ  
 ಕಥಿತವಾನ್ ಇತಿ ಜ್ಞಾತ್ವಾ ಶಿಷ್ಯಾ ಅಕಥಯನ್, 13 ಹೇ ಗುರೋ ಸ ಯದಿ  
 ನಿದ್ರಾತಿ ತರ್ಹಿ ಭದ್ರಮೇವ | 14 ತದಾ ಯೀಶುಃ ಸ್ವಪ್ನಂ ತಾನ್ ವ್ಯಾಹರತ್,  
 ಇಲಿಯಾಸರ್ ಅಮ್ರಿಯತ; 15 ಕಿನ್ನು ಯೂಯಂ ಯಥಾ ಪ್ರತೀಥ  
 ತದರ್ಥಮಹಂ ತತ್ರ ನ ಸ್ಥಿತವಾನ್ ಇತ್ಯಸ್ಮಾದ್ ಯುಷ್ಮನ್ನಿಮಿತ್ತಮ್  
 ಆಹ್ಲಾದಿತೋಹಂ, ತಥಾಪಿ ತಸ್ಯ ಸಮೀಪೇ ಯಾಮ | 16 ತದಾ ಥೋಮಾ  
 ಯಂ ದಿದುಮಂ ವದನ್ತಿ ಸ ಸಜ್ಜಿನಃ ಶಿಷ್ಯಾನ್ ಅವದದ್ ವಯಮಪಿ  
 ಗತ್ವಾ ತೇನ ಸಾರ್ಧಂ ಮ್ರಿಯಾಮಹೈ | 17 ಯೀಶುಸ್ತತ್ರೋಪಸ್ಥಾಯ  
 ಇಲಿಯಾಸರಃ ಶ್ಮಶಾನೇ ಸ್ಥಾಪನಾತ್ ಚತ್ವಾರಿ ದಿನಾನಿ ಗತಾನೀತಿ  
 ವಾರ್ತಾಂ ಶ್ರುತವಾನ್ | 18 ವೈಥನೀಯಾ ಯಿರೂಶಾಲಮಃ  
 ಸಮೀಪಸ್ಥಾ ಕ್ರೋಶೈಕಮಾತ್ರಾನ್ತರಿತಾ; 19 ತಸ್ಮಾದ್ ಬಹವೋ  
 ಯಿಹೂದೀಯಾ ಮರ್ಥಾಂ ಮರಿಯಮಜ್ಞ ಭ್ಯಾತ್ಯಶೋಕಾಪನ್ನಾಂ  
 ಸಾನ್ವಯಿತುಂ ತಯೋಃ ಸಮೀಪಮ್ ಆಗಚ್ಛನ್ | 20 ಮರ್ಥಾ  
 ಯೀಶೋರಾಗಮನವಾರ್ತಾಂ ಶ್ರುತ್ವೈವ ತಂ ಸಾಕ್ಷಾದ್ ಅಕರೋತ್  
 ಕಿನ್ನು ಮರಿಯಮ್ ಗೇಹ ಉಪವಿಶ್ಯ ಸ್ಥಿತಾ | 21 ತದಾ ಮರ್ಥಾ  
 ಯೀಶುಮವಾದತ್, ಹೇ ಪ್ರಭೋ ಯದಿ ಭವಾನ್ ಅತ್ರಾಸ್ಥಾಸ್ಯತ್  
 ತರ್ಹಿ ಮಮ ಭ್ರಾತಾ ನಾಮರಿಷ್ಯತ್ | 22 ಕಿನ್ವಿದಾನೀಮಪಿ ಯದ್  
 ಈಶ್ವರೇ ಪ್ರಾರ್ಥಯಿಷ್ಯತೇ ಈಶ್ವರಸ್ತದ್ ದಾಸ್ಯತೀತಿ ಜಾನೇಽಹಂ | 23  
 ಯೀಶುರವಾದೀತ್ ತವ ಭ್ರಾತಾ ಸಮುತ್ಥಾಸ್ಯತಿ | 24 ಮರ್ಥಾ ವ್ಯಾಹರತ್  
 ಶೇಷದಿವಸೇ ಸ ಉತ್ಥಾನಸಮಯೇ ಪ್ರೋತ್ಥಾಸ್ಯತೀತಿ ಜಾನೇಽಹಂ | 25  
 ತದಾ ಯೀಶುಃ ಕಥಿತವಾನ್ ಅಹಮೇವ ಉತ್ಥಾಪಯಿತಾ ಜೀವಯಿತಾ  
 ಚ ಯಃ ಕಶ್ಚನ ಮಯಿ ವಿಶ್ವಸಿತಿ ಸ ಮೃತ್ವಾಪಿ ಜೀವಿಷ್ಯತಿ; 26 ಯಃ  
 ಕಶ್ಚನ ಚ ಜೀವನ್ ಮಯಿ ವಿಶ್ವಸಿತಿ ಸ ಕದಾಪಿ ನ ಮರಿಷ್ಯತಿ, ಅಸ್ಯಾಂ  
 ಕಥಾಯಾಂ ಕಿಂ ವಿಶ್ವಸಿಷಿ? (aiṛn g165) 27 ಸಾವದತ್ ಪ್ರಭೋ  
 ಯಸ್ಯಾವತರಣಾಪೇಕ್ಷಾಸ್ತಿ ಭವಾನ್ ಸಬವಾಭಿಷಿಕ್ತ ಈಶ್ವರಪುತ್ರ  
 ಇತಿ ವಿಶ್ವಸಿಮಿ | 28 ಇತಿ ಕಥಾಂ ಕಥಯಿತ್ವಾ ಸಾ ಗತ್ವಾ ಸ್ವಾಂ  
 ಭಗಿನೀಂ ಮರಿಯಮಂ ಗುಪ್ತಮಾಹೂಯ ವ್ಯಾಹರತ್ ಗುರುರುಪತಿಷ್ಯತಿ  
 ತ್ವಾಮಾಹೂಯತಿ ಚ | 29 ಕಥಾಮಿಮಾಂ ಶ್ರುತ್ವಾ ಸಾ ತೂರ್ಣಮ್  
 ಉತ್ಥಾಯ ತಸ್ಯ ಸಮೀಪಮ್ ಆಗಚ್ಛತ್ | 30 ಯೀಶು ಗ್ರಾಮಮಧ್ಯಂ ನ

ಪ್ರವಿಶ್ಯ ಯತ್ರ ಮರ್ಥಾ ತಂ ಸಾಕ್ಷಾದ್ ಅಕರೋತ್ ತತ್ರ ಸ್ಥಿತವಾನ್ |  
 31 ಯೇ ಯಿಹೂದೀಯಾ ಮರಿಯಮಾ ಸಾಕಂ ಗೃಹೇ ತಿಷ್ಠಂತಸ್ತಾಮ್  
 ಅಸಾನ್ವಯನ ತೇ ತಾಂ ಕ್ಷಿಪ್ರಮ್ ಉತ್ಥಾಯ ಗಚ್ಛಂತಿಂ ವಿಲೋಕ್ಯ  
 ವ್ಯಾಹರನ್, ಸ ಶ್ಮಶಾನೇ ರೋದಿತುಂ ಯಾತಿ, ಇತ್ಯುಕ್ತ್ವಾ ತೇ  
 ತಸ್ಯಾಃ ಪಶ್ಚಾದ್ ಅಗಚ್ಛನ್ | 32 ಯತ್ರ ಯೀಶುರತಿಷ್ಠತ್ ತತ್ರ  
 ಮರಿಯಮ್ ಉಪಸ್ಥಾಯ ತಂ ದೃಷ್ಟ್ವಾ ತಸ್ಯ ಚರಣಯೋಃ ಪತಿತ್ವಾ  
 ವ್ಯಾಹರತ್ ಹೇ ಪ್ರಭೋ ಯದಿ ಭವಾನ್ ಅತ್ರಾಸ್ಥಾಸ್ಯತ್ ತರ್ಹಿ  
 ಮಮ ಭ್ರಾತಾ ನಾಮರಿಷ್ಯತ್ | 33 ಯೀಶುಸ್ತಾಂ ತಸ್ಯಾಃ ಸಜ್ಜಿನೋ  
 ಯಿಹೂದೀಯಾಂಶ್ಚ ರುದತೋ ವಿಲೋಕ್ಯ ಶೋಕಾರ್ತುಃ ಸನ್ ದೀರ್ಘಂ  
 ನಿಶ್ವಸ್ಯ ಕಥಿತವಾನ್ ತಂ ಕುತ್ರಾಸ್ಥಾಪಯತ? 34 ತೇ ವ್ಯಾಹರನ್, ಹೇ  
 ಪ್ರಭೋ ಭವಾನ್ ಆಗತ್ಯ ಪಶ್ಯತು | 35 ಯೀಶುನಾ ಕ್ರಂದಿತಂ | 36  
 ಅತಃಪ ಯಿಹೂದೀಯಾ ಅವದನ್, ಪಶ್ಯತಾಯಂ ತಸ್ಮಿನ್ ಕಿದ್ಗ್  
 ಅಪ್ರಿಯತ | 37 ತೇಷಾಂ ಕೇಚಿದ್ ಅವದನ್ ಯೋನ್ಥಾಯ ಚಕ್ಷುಷೀ  
 ದತ್ತವಾನ್ ಸ ಕಿಮ್ ಅಸ್ಯ ಮೃತ್ಯುಂ ನಿವಾರಯಿತುಂ ನಾಶಕ್ನೋತ್?  
 38 ತತೋ ಯೀಶುಃ ಪುನರನ್ವರ್ದೀರ್ಘಂ ನಿಶ್ವಸ್ಯ ಶ್ಮಶಾನಾನ್ತಿಕಮ್  
 ಅಗಚ್ಛತ್ | ತತ್ ಶ್ಮಶಾನಮ್ ಏಕಂ ಗಹ್ವರಂ ತನ್ಮುಖೇ ಪಾಷಾಣ  
 ಏಕ ಆಸೀತ್ | 39 ತದಾ ಯೀಶುರವದದ್ ಏನಂ ಪಾಷಾಣಮ್  
 ಅಪಸಾರಯತ, ತತಃ ಪ್ರಮೀತಸ್ಯ ಭಗಿನೀ ಮರ್ಥಾವದತ್ ಪ್ರಭೋ,  
 ಅಧುನಾ ತತ್ರ ದುರ್ಗನ್ನೋ ಜಾತಃ, ಯತೋದ್ಯ ಚತ್ವಾರಿ ದಿನಾನಿ  
 ಶ್ಮಶಾನೇ ಸ ತಿಷ್ಠತಿ | 40 ತದಾ ಯೀಶುರವಾದೀತ್, ಯದಿ ವಿಶ್ವಸಿಷಿ  
 ತರ್ಹೀಶ್ವರಸ್ಯ ಮಹಿಮಪ್ರಕಾಶಂ ದ್ರಕ್ಷ್ಯಸಿ ಕಥಾಮಿಮಾಂ ಕಿಂ ತುಭ್ಯಂ  
 ನಾಕಥಯಂ? 41 ತದಾ ಮೃತಸ್ಯ ಶ್ಮಶಾನಾತ್ ಪಾಷಾಣೋಽಪಸಾರಿತೇ  
 ಯೀಶುರೂರ್ಧ್ವಂ ಪಶ್ಯನ್ ಅಕಥಯತ್, ಹೇ ಪಿತ ಮರ್ಮ  
 ನೇವೇಸನಮ್ ಅಶ್ರುಣೋಃ ಕಾರಣಾದಸ್ಮಾತ್ ತ್ವಾಂ ಧನ್ಯಂ ವದಾಮಿ |  
 42 ತ್ವಂ ಸತತಂ ಶ್ರುಣೋಷಿ ತದಪ್ಯಹಂ ಜಾನಾಮಿ, ಕಿನ್ನು ತ್ವಂ ಮಾಂ  
 ಯತ್ ಪ್ರೈರಯಸ್ವದ್ ಯಥಾಸ್ಮಿನ್ ಸ್ಥಾನೇ ಸ್ಥಿತಾ ಲೋಕಾ ವಿಶ್ವಸಂತಿ  
 ತದರ್ಥಮ್ ಇದಂ ವಾಕ್ಯಂ ವದಾಮಿ | 43 ಇಮಾಂ ಕಥಾಂ ಕಥಯಿತ್ವಾ  
 ಸ ಪ್ರೋಚ್ಛೈರಾಹ್ವಯತ್, ಹೇ ಇಲಿಯಾಸರ್ ಬಹಿರಾಗಚ್ಛ | 44 ತತಃ ಸ  
 ಪ್ರಮೀತಃ ಶ್ಮಶಾನವಸ್ತ್ರೈ ಬರ್ಧಹಸ್ತಪಾದೋ ಗಾತ್ರಮಾರ್ಜನವಾಸಸಾ

ಬದ್ಧಮುಖಶ್ಚ ಬಹಿರಾಗಚ್ಛತ್ | ಯೀಶುರುದಿತವಾನ್ ಬನ್ಧನಾನಿ  
 ಮೋಚಯಿತ್ವಾ ತ್ಯಜತೈನಂ | 45 ಮರಿಯಮಃ ಸಮೀಪಮ್ ಆಗತಾ  
 ಯೇ ಯಿಹೂದೀಯಲೋಕಾಸ್ತದಾ ಯೀಶೋರೇತತ್ ಕರ್ಮಾಪಶ್ಯನ್  
 ತೇಷಾಂ ಬಹವೋ ವ್ಯಶ್ವಸನ್, 46 ಕಿನ್ನು ಕೇಚಿದನ್ಯೇ ಫಿರೂಶಿನಾಂ  
 ಸಮೀಪಂ ಗತ್ವಾ ಯೀಶೋರೇತಸ್ಯ ಕರ್ಮಣೋ ವಾರ್ತಾಮ್  
 ಅವದನ್ | 47 ತತಃ ಪರಂ ಪ್ರಧಾನಯಾಜಕಾಃ ಫಿರೂಶಿನಾಶ್ಚ  
 ಸಭಾಂ ಕೃತ್ವಾ ವ್ಯಾಹರನ್ ವಯಂ ಕಿಂ ಕುರ್ಮಃ? ಏಷ ಮಾನವೋ  
 ಬಹೂನ್ಯಾಶ್ಚರ್ಯಕರ್ಮಾಣಿ ಕರೋತಿ | 48 ಯದೀದೃಶಂ ಕರ್ಮ  
 ಕರ್ತುಂ ನ ವಾರಯಾಮಸ್ತಹಿ ಸರ್ವೇ ಲೋಕಾಸ್ತಸ್ಮಿನ್ ವಿಶ್ವಸಿಷ್ಯನ್ತಿ  
 ರೋಮಿಲೋಕಾಶ್ಚಾಗತ್ಯಾಸ್ಮಾಕಮ್ ಅನಯಾ ರಾಜಧಾನ್ಯಾ ಸಾರ್ಧಂ  
 ರಾಜ್ಯಮ್ ಆಘೇತ್ಸ್ಯನ್ತಿ | 49 ತದಾ ತೇಷಾಂ ಕಿಯಫಾನಾಮಾ  
 ಯಸ್ತಸ್ಮಿನ್ ವತ್ಸರೇ ಮಹಾಯಾಜಕಪದೇ ನ್ಯಯುಚ್ಯತ ಸ ಪ್ರತ್ಯವದದ್  
 ಯೂಯಂ ಕಿಮಪಿ ನ ಜಾನೀಥ; 50 ಸಮಗ್ರದೇಶಸ್ಯ ವಿನಾಶತೋಪಿ  
 ಸರ್ವಲೋಕಾರ್ಥಮ್ ಏಕಸ್ಯ ಜನಸ್ಯ ಮರಣಮ್ ಅಸ್ಮಾಕಂ  
 ಮಜ್ಜಲಹೇತುಕಮ್ ಏತಸ್ಯ ವಿವೇಚನಾಮಪಿ ನ ಕುರುಥ | 51  
 ಏತಾಂ ಕಥಾಂ ಸ ನಿಜಬುದ್ಧ್ಯಾ ವ್ಯಾಹರದ್ ಇತಿ ನ, 52 ಕಿನ್ನು  
 ಯೀಶೂಸ್ತದ್ದೇಶೀಯಾನಾಂ ಕಾರಣಾತ್ ಪ್ರಾಣಾನ್ ತ್ಯಕ್ತ್ಯತಿ, ದಿಶಿ ದಿಶಿ  
 ವಿಕೀರ್ಣಾನ್ ಈಶ್ವರಸ್ಯ ಸನ್ತಾನಾನ್ ಸಂಗೃಹ್ಯೈಕಜಾತಿಂ ಕರಿಷ್ಯತಿ  
 ಚ, ತಸ್ಮಿನ್ ವತ್ಸರೇ ಕಿಯಫಾ ಮಹಾಯಾಜಕತ್ವಪದೇ ನಿಯುಕ್ತಃ  
 ಸನ್ ಇದಂ ಭವಿಷ್ಯದ್ವಾಕ್ಯಂ ಕಥಿತವಾನ್ | 53 ತದ್ವಿನಮಾರಭ್ಯ  
 ತೇ ಕಥಂ ತಂ ಹನ್ತುಂ ಶಕ್ನುವಂತಿತಿ ಮನ್ತ್ರಣಾಂ ಕರ್ತುಂ  
 ಪ್ರಾರೇಭಿರೇ | 54 ಅತಃಪವ ಯಿಹೂದೀಯಾನಾಂ ಮಧ್ಯೇ ಯೀಶುಃ  
 ಸಪ್ರಕಾಶಂ ಗಮನಾಗಮನೇ ಅಕೃತ್ವಾ ತಸ್ಮಾದ್ ಗತ್ವಾ ಪ್ರಾನ್ತರಸ್ಯ  
 ಸಮೀಪಸ್ಥಾಯಿಪ್ರದೇಶಸ್ಯೇಫ್ರಾಯಿಮ್ ನಾಮ್ನಿ ನಗರೇ ಶಿಷ್ಯೈಃ  
 ಸಾಕಂ ಕಾಲಂ ಯಾಪಯಿತುಂ ಪ್ರಾರೇಭೇ | 55 ಅನನ್ತರಂ  
 ಯಿಹೂದೀಯಾನಾಂ ನಿಸ್ತಾರೋತ್ಸವೇ ನಿಕಟವರ್ತಿನಿ ಸತಿ ತದುತ್ಸವಾತ್  
 ಪೂರ್ವ್ವಂ ಸ್ವಾನ್ ಶುಚೀನ್ ಕರ್ತುಂ ಬಹವೋ ಜನಾ ಗ್ರಾಮೇಭ್ಯೋ  
 ಯಿರೂಶಾಲಮ್ ನಗರಮ್ ಆಗಚ್ಛನ್, 56 ಯೀಶೋರನ್ನೇಷಣಂ ಕೃತ್ವಾ  
 ಮಂದಿರೇ ದಣ್ಡಾಯಮಾನಾಃ ಸಂತಃ ಪರಸ್ಪರಂ ವ್ಯಾಹರನ್, ಯುಷ್ಮಾಕಂ

ಕೀದ್ಯಶೋ ಬೋಧೋ ಜಾಯತೇ? ಸ ಕಿಮ್ ಉತ್ಸವೇಽಸ್ಮಿನ್  
 ಅತ್ರಾಗಮಿಷ್ಯತಿ? 57 ಸ ಚ ಕುತ್ರಾಸ್ತಿ ಯದ್ಯೇತತ್ ಕಶ್ಚಿದ್ ವೇತ್ತಿ ತರ್ಹಿ  
 ದರ್ಶಯತು ಪ್ರಧಾನಯಾಜಕಾಃ ಫಿರೂಶಿನಶ್ಚ ತಂ ಧರ್ತುಂ ಪೂರ್ವಮ್  
 ಇಮಾಮ್ ಆಜ್ಞಾಂ ಪ್ರಾಚಾರಯನ್ |

**12** ನಿಸ್ತಾರೋತ್ಸವಾತ್ ಪೂರ್ವಂ ದಿನಷಟ್ಕೇ ಸ್ಥಿತೇ ಯೀಶು  
 ಯಂ ಪ್ರಮೀತಮ್ ಇಲಿಯಾಸರಂ ಶ್ಮಶಾನಾದ್ ಉದಸ್ಥಾಪರತ್  
 ತಸ್ಯ ನಿವಾಸಸ್ಥಾನಂ ಬೈಥನಿಯಾಗ್ರಾಮಮ್ ಆಗಚ್ಛತ್ | 2 ತತ್ರ  
 ತದರ್ಥಂ ರಜನ್ಯಾಂ ಭೋಜ್ಯೇ ಕೃತೇ ಮರ್ಥಾ ಪರ್ಯವೇಷಯದ್  
 ಇಲಿಯಾಸರ್ ಚ ತಸ್ಯ ಸಜ್ಜಿಭಿಃ ಸಾರ್ಧಂ ಭೋಜನಾಸನ  
 ಉಪಾವಿಶತ್ | 3 ತದಾ ಮರಿಯಮ್ ಅರ್ಧಸೇಟಿಕಂ ಬಹುಮೂಲ್ಯಂ  
 ಜಟಾಮಾಂಸೀಯಂ ತೈಲಮ್ ಆನೀಯ ಯೀಶೋಶ್ವರಣಯೋ  
 ಮರ್ದ್ವಯಿತ್ವಾ ನಿಜಕೇಶ ಮಾರ್ಷ್ಪಮ್ ಆರಭತ; ತದಾ ತೈಲಸ್ಯ  
 ಪರಿಮಲೇನ ಗೃಹಮ್ ಆಮೋದಿತಮ್ ಅಭವತ್ | 4 ಯಃ  
 ಶಿಮೋನಃ ಪುತ್ರ ರಿಷ್ಕರಿಯೋತೀಯೋ ಯಿಹೂದಾನಾಮಾ ಯೀಶುಂ  
 ಪರಕರೇಷು ಸಮರ್ಪಯಿಷ್ಯತಿ ಸ ಶಿಷ್ಯಸ್ತದಾ ಕಥಿತವಾನ್, 5  
 ಏತತ್ಪೈಲಂ ತ್ರಿಭಿಃ ಶತೈ ಮುದ್ರಾಪದೈ ವಿಕ್ರೀತಂ ಸದ್ ದರಿದ್ರೇಭ್ಯಃ  
 ಕುತೋ ನಾದೀಯತ? 6 ಸ ದರಿದ್ರಲೋಕಾರ್ಥಮ್ ಅಚಿಂತಯದ್  
 ಇತಿ ನ, ಕಿನ್ತು ಸ ಚೌರ ಏವಂ ತನ್ನಿಕಟೇ ಮುದ್ರಾಸಮ್ಪುಟಕಸ್ಥಿತ್ಯಾ  
 ತನ್ನದ್ಯೇ ಯದತಿಷ್ಠತ್ ತದಪಾಹರತ್ ತಸ್ಮಾತ್ ಕಾರಣಾದ್ ಇಮಾಂ  
 ಕಥಾಮಕಥಯತ್ | 7 ತದಾ ಯೀಶುರಕಥಯದ್ ಏನಾಂ ಮಾ  
 ವಾರಯ ಸಾ ಮಮ ಶ್ಮಶಾನಸ್ಥಾಪನದಿನಾರ್ಥಂ ತದರಕ್ಷಯತ್ |  
 8 ದರಿದ್ರಾ ಯುಷ್ಮಾಕಂ ಸನ್ನಿಧೌ ಸರ್ವದಾ ತಿಷ್ಠಂತಿ ಕಿನ್ತ್ವಹಂ  
 ಸರ್ವದಾ ಯುಷ್ಮಾಕಂ ಸನ್ನಿಧೌ ನ ತಿಷ್ಠಾಮಿ | 9 ತತಃ ಪರಂ  
 ಯೀಶುಸ್ತತ್ರಾಸ್ತೀತಿ ವಾರ್ತಾಂ ಶ್ರುತ್ವಾ ಬಹವೋ ಯಿಹೂದೀಯಾಸ್ತಂ  
 ಶ್ಮಶಾನಾದುತ್ಥಾಪಿತಮ್ ಇಲಿಯಾಸರಂ ದ್ರಷ್ಟುಂ ತತ್ ಸ್ಥಾನಮ್  
 ಆಗಚ್ಛನ್ | 10 ತದಾ ಪ್ರಧಾನಯಾಜಕಾಸ್ತಮ್ ಇಲಿಯಾಸರಮಪಿ  
 ಸಂಹರ್ತುಮ್ ಅಮನ್ತ್ರಯನ್; 11 ಯತಸ್ತೇನ ಬಹವೋ  
 ಯಿಹೂದೀಯಾ ಗತ್ವಾ ಯೀಶೌ ವ್ಯಶ್ವಸನ್ | 12 ಅನನ್ತರಂ ಯೀಶು  
 ಯಿರೂಶಾಲಮ್ ನಗರಮ್ ಆಗಚ್ಛತೀತಿ ವಾರ್ತಾಂ ಶ್ರುತ್ವಾ ಪರೇಽಹನಿ

ಉತ್ಸವಾಗತಾ ಬಹವೋ ಲೋಕಾಃ 13 ಖಜ್ಜರ್ಪತ್ರಾದ್ಯಾನೀಯ  
 ತಂ ಸಾಕ್ಷಾತ್ ಕರ್ತುಂ ಬಹಿರಾಗತ್ಯ ಜಯ ಜಯೇತಿ ವಾಚಂ  
 ಪ್ರೋಚ್ಛೈ ವರ್ತುಮ್ ಆರಭನ್ತ, ಇಸ್ರಾಯೇಲೋ ಯೋ ರಾಜಾ  
 ಪರಮೇಶ್ವರಸ್ಯ ನಾಮ್ನಾಗಚ್ಛತಿ ಸ ಧನ್ಯಃ | 14 ತದಾ "ಹೇ ಸಿಯೋನಃ  
 ಕನ್ಯೇ ಮಾ ಭೈಷೀಃ ಪಶ್ಯಾಯಂ ತವ ರಾಜಾ ಗರ್ಧಭಶಾವಕಮ್  
 ಆರುಹ್ಯಾಗಚ್ಛತಿ" 15 ಇತಿ ಶಾಸ್ತ್ರೀಯವಚನಾನುಸಾರೇಣ ಯೇಶುರೇಕಂ  
 ಯುವಗರ್ಧಭಂ ಪ್ರಾಪ್ಯ ತದುಪರ್ಯಾರೋಹತ್ | 16 ಅಸ್ಯಾಃ  
 ಘಟಿನಾಯಾಸ್ತಾತ್ಪರ್ಯಂ ಶಿಷ್ಯಾಃ ಪ್ರಥಮಂ ನಾಬುದ್ಯಂತ, ಕಿನ್ನು  
 ಯೇಶೌ ಮಹಿಮಾನಂ ಪ್ರಾಪ್ತೇ ಸತಿ ವಾಕ್ಯಮಿದಂ ತಸ್ಮಿನ್ ಅಕಥ್ಯತ  
 ಲೋಕಾಶ್ಚ ತಮ್ಪ್ರತಿತ್ಯಮ್ ಅಕುರ್ವನ್ ಇತಿ ತೇ ಸ್ಮೃತವನ್ತಃ | 17 ಸ  
 ಇಲಿಯಾಸರಂ ಶ್ಮಶಾನಾದ್ ಆಗನ್ತುಮ್ ಆಹ್ವತವಾನ್ ಶ್ಮಶಾನಾಞ್ಚ  
 ಉದಸ್ಥಾಪಯದ್ ಯೇ ಯೇ ಲೋಕಾಸ್ತತ್ಕರ್ಮ್ಯ ಸಾಕ್ಷಾದ್ ಅಪಶ್ಯನ್  
 ತೇ ಪ್ರಮಾಣಂ ದಾತುಮ್ ಆರಭನ್ತ | 18 ಸ ಏತಾದೃಶಮ್ ಅದ್ಭುತಂ  
 ಕರ್ಮಕರೋತ್ ತಸ್ಯ ಜನಶ್ರುತೇ ಲೋಕಾಸ್ತಂ ಸಾಕ್ಷಾತ್ ಕರ್ತುಮ್  
 ಆಗಚ್ಛನ್ | 19 ತತಃ ಫಿರೂಶಿನಃ ಪರಸ್ಪರಂ ವಕ್ತುಮ್ ಆರಭನ್ತ  
 ಯುಷ್ಮಾಕಂ ಸರ್ವಾಶ್ಚೇಷ್ಟಾ ವೃಥಾ ಜಾತಾಃ, ಇತಿ ಕಿಂ ಯೂಯಂ ನ  
 ಬುದ್ಯದ್ವೇ? ಪಶ್ಯತ ಸರ್ವೇ ಲೋಕಾಸ್ತಸ್ಯ ಪಶ್ಚಾದ್ವರ್ತಿನೋಭವನ್ | 20  
 ಭಜನಂ ಕರ್ತುಮ್ ಉತ್ಸವಾಗತಾನಾಂ ಲೋಕಾನಾಂ ಕತಿಪಯಾ ಜನಾ  
 ಅನ್ಯದೇಶೀಯಾ ಆಸನ್, 21 ತೇ ಗಾಲೀಲೀಯಭೈತ್ಸೈದಾನಿವಾಸಿನಃ  
 ಫಿಲಿಪ್ಪಸ್ಯ ಸಮೀಪಮ್ ಆಗತ್ಯ ವ್ಯಾಹರನ್ ಹೇ ಮಹೇಚ್ಛ ವಯಂ  
 ಯೇಶುಂ ದ್ರಷ್ಟುಮ್ ಇಚ್ಛಾಮಃ | 22 ತತಃ ಫಿಲಿಪೋ ಗತ್ವಾ  
 ಆನ್ವಿಯಮ್ ಅವದತ್ ಪಶ್ಚಾದ್ ಆನ್ವಿಯಫಿಲಿಪೌ ಯೇಶವೇ  
 ವಾರ್ತಾಮ್ ಅಕಥಯತಾಂ | 23 ತದಾ ಯೇಶುಃ ಪ್ರತ್ಯುದಿತವಾನ್  
 ಮಾನವಸುತಸ್ಯ ಮಹಿಮಪ್ರಾಪ್ತಿಸಮಯ ಉಪಸ್ಥಿತಃ | 24 ಅಹಂ  
 ಯುಷ್ಮಾಂತಿಯಥಾರ್ಥಂ ವದಾಮಿ, ಧಾನ್ಯಬೀಜಂ ಮೃತ್ತಿಕಾಯಾಂ  
 ಪತಿತ್ವಾ ಯದಿ ನ ಮೃಯತೇ ತರ್ಹ್ಯೇಕಾಕೀ ತಿಷ್ಠತಿ ಕಿನ್ನು ಯದಿ  
 ಮೃಯತೇ ತರ್ಹಿ ಬಹುಗುಣಂ ಫಲಂ ಫಲತಿ | 25 ಯೋ ಜನೇ  
 ನಿಜಪ್ರಾಣಾನ್ ಪ್ರಿಯಾನ್ ಜಾನಾತಿ ಸ ತಾನ್ ಹಾರಯಿಷ್ಯತಿ ಕಿನ್ನು ಯೇ  
 ಜನ ಇಹಲೋಕೇ ನಿಜಪ್ರಾಣಾನ್ ಅಪ್ರಿಯಾನ್ ಜಾನಾತಿ ಸೇನನ್ತಾಯಃ

ಪ್ರಾಪ್ತಂ ತಾನ್ ರಕ್ಷಿಷ್ಯತಿ | (aiōnios g166) 26 ಕಶ್ಚಿದ್ ಯದಿ ಮಮ  
 ಸೇವಕೋ ಭವಿತುಂ ವಾಙ್ಘೃತಿ ತರ್ಹಿ ಸ ಮಮ ಪಶ್ಚಾದ್ಗಾಮೀ ಭವತು,  
 ತಸ್ಮಾದ್ ಅಹಂ ಯತ್ರ ತಿಷ್ಠಾಮಿ ಮಮ ಸೇವಕೇಪಿ ತತ್ರ ಸ್ಥಾಸ್ಯತಿ;  
 ಯೋ ಜನೋ ಮಾಂ ಸೇವತೇ ಮಮ ಪಿತಾಪಿ ತಂ ಸಮ್ನುಸ್ಯತೇ |  
 27 ಸಾಮ್ಪ್ರತಂ ಮಮ ಪ್ರಾಣಾ ವ್ಯಾಕುಲಾ ಭವನ್ತಿ, ತಸ್ಮಾದ್ ಹೇ ಪಿತರ  
 ಏತಸ್ಮಾತ್ ಸಮಯಾನ್ ಮಾಂ ರಕ್ಷ, ಇತ್ಯಹಂ ಕಿಂ ಪ್ರಾರ್ಥಯಿಷ್ಯೇ?  
 ಕಿನ್ತ್ವಹಮ್ ಏತತ್ಸಮಯಾರ್ಥಮ್ ಅವತೀರ್ಣವಾನ್ | 28 ಹೇ  
 ಪಿತ: ಸ್ವನಾಮ್ನೋ ಮಹಿಮಾನಂ ಪ್ರಕಾಶಯ; ತನೈವ ಸ್ವನಾಮ್ನೋ  
 ಮಹಿಮಾನಮ್ ಅಹಂ ಪ್ರಾಕಾಶಯಂ ಪುನರಪಿ ಪ್ರಕಾಶಯಿಷ್ಯಾಮಿ,  
 ಏಷಾ ಗಗಣೀಯಾ ವಾಣೀ ತಸ್ಮಿನ್ ಸಮಯೇಽಜಾಯತ | 29 ತಚ್ಚೃತ್ವಾ  
 ಸಮೀಪಸ್ಥಲೋಕಾನಾಂ ಕೇಚಿದ್ ಅವದನ್ ಮೇಘೋಽಗರ್ಜೀತ್,  
 ಕೇಚಿದ್ ಅವದನ್ ಸ್ವರ್ಗೀಯದೂತೋಽನೇನ ಸಹ ಕಥಾಮಚಕಥತ್ |  
 30 ತದಾ ಯೀಶುಃ ಪ್ರತ್ಯವಾದೀತ್, ಮದರ್ಥಂ ಶಬ್ದೋಯಂ ನಾಭೂತ್  
 ಯುಷ್ಮದರ್ಥಮೇವಾಭೂತ್ | 31 ಅಧುನಾ ಜಗತೋಸ್ಯ ವಿಚಾರ:  
 ಸಮ್ಪತ್ಸ್ಯತೇ, ಅಧುನಾಸ್ಯ ಜಗತ: ಪತೀ ರಾಜ್ಯಾತ್ ಚ್ಯೋಷ್ಯತಿ | 32  
 ಯದ್ಯಥಾ ಪೃಥಿವ್ಯಾ ಊರ್ಧ್ವೇ ಪ್ರೋತ್ಥಾಪಿತೋಸ್ಮಿ ತರ್ಹಿ ಸರ್ವಾನ್  
 ಮಾನವಾನ್ ಸ್ವಸಮೀಪಮ್ ಆಕರ್ಷಿಷ್ಯಾಮಿ | 33 ಕಥಂ ತಸ್ಯ  
 ಮೃತಿ ಭವಿಷ್ಯತಿ, ಏತದ್ ಬೋಧಯಿತುಂ ಸ ಇಮಾಂ ಕಥಾಮ್  
 ಅಕಥಯತ್ | 34 ತದಾ ಲೋಕಾ ಅಕಥಯನ್ ಸೋಭಿಷಿಕ್ತಃ  
 ಸರ್ವದಾ ತಿಷ್ಠತೀತಿ ವ್ಯವಸ್ಥಾಗ್ರನ್ಥೇ ಶ್ರುತಮ್ ಅಸ್ಮಾಭಿಃ, ತರ್ಹಿ  
 ಮನುಷ್ಯಪುತ್ರಃ ಪ್ರೋತ್ಥಾಪಿತೋ ಭವಿಷ್ಯತೀತಿ ವಾಕ್ಯಂ ಕಥಂ ವದಸಿ?  
 ಮನುಷ್ಯಪುತ್ರೋಯಂ ಕಃ? (aiōn g165) 35 ತದಾ ಯೀಶುರಕಥಾಯದ್  
 ಯುಷ್ಮಾಭಿಃ ಸಾರ್ಥಮ್ ಅಲ್ಪದಿನಾನಿ ಜ್ಯೋತಿರಾಸ್ತೇ, ಯಥಾ  
 ಯುಷ್ಮಾನ್ ಅನ್ಧಕಾರೋ ನಾಚ್ಛಾದಯತಿ ತದರ್ಥಂ ಯಾವತ್ಕಾಲಂ  
 ಯುಷ್ಮಾಭಿಃ ಸಾರ್ಥಂ ಜ್ಯೋತಿಸ್ತಿಷ್ಯತಿ ತಾವತ್ಕಾಲಂ ಗಚ್ಛತ; ಯೋ  
 ಜನೋಽನ್ಧಕಾರೇ ಗಚ್ಛತಿ ಸ ಕುತ್ರ ಯಾತೀತಿ ನ ಜಾನಾತಿ | 36 ಅತಏವ  
 ಯಾವತ್ಕಾಲಂ ಯುಷ್ಮಾಕಂ ನಿಕಟೇ ಜ್ಯೋತಿರಾಸ್ತೇ ತಾವತ್ಕಾಲಂ  
 ಜ್ಯೋತೀರೂಪಸನ್ನಾನಾ ಭವಿತುಂ ಜ್ಯೋತಿಷಿ ವಿಶ್ವಸಿತ; ಇಮಾಂ ಕಥಾಂ  
 ಕಥಯಿತ್ವಾ ಯೀಶುಃ ಪ್ರಸ್ಥಾಯ ತೇಭ್ಯಃ ಸ್ವಂ ಗುಪ್ತವಾನ್ | 37 ಯದ್ಯಪಿ

ಯೀಶುಸ್ತೇಷಾಂ ಸಮಕ್ಷಮ್ ಏತಾವದಾಶ್ಚರ್ಯಕರ್ಮಾಣಿ ಕೃತವಾನ್  
ತಥಾಪಿ ತೇ ತಸ್ಮಿನ್ ನ ವ್ಯಶ್ವಸನ್ | 38 ಅತಏವ ಕಃ ಪ್ರತ್ಯೇತಿ ಸುಸಂವಾದಂ  
ಪರೇಶಾಸ್ಮತ್ ಪ್ರಚಾರಿತಂ? ಪ್ರಕಾಶತೇ ಪರೇಶಸ್ಯ ಹಸ್ತಃ ಕಸ್ಯ ಚ  
ಸನ್ನಿಧೌ? ಯಿಶಯಿಯಭವಿಷ್ಯದ್ವಾದಿನಾ ಯದೇತದ್ ವಾಕ್ಯಮುಕ್ತಂ  
ತತ್ ಸಫಲಮ್ ಅಭವತ್ | 39 ತೇ ಪ್ರತ್ಯೇತುಂ ನಾಶನ್ಯುವನ್ ತಸ್ಮಿನ್  
ಯಿಶಯಿಯಭವಿಷ್ಯದ್ವಾದಿ ಪುನರವಾದೀದ್, 40 ಯದಾ, "ತೇ ನಯನ್ಯೈ  
ರ್ನ ಪಶ್ಯಂತಿ ಬುದ್ಧಿಶ್ಚ ನ ಬುದ್ಧ್ಯನ್ತೇ ತೈ ಮರ್ನಃಸು ಪರಿವರ್ತಿತೇಷು  
ಚ ತಾನಹಂ ಯಥಾ ಸ್ವಸ್ಥಾನ್ ನ ಕರೋಮಿ ತಥಾ ಸ ತೇಷಾಂ  
ಲೋಚನಾನ್ಯನ್ಥಾನಿ ಕೃತ್ವಾ ತೇಷಾಮನ್ತಃಕರಣಾನಿ ಗಾಢಾನಿ ಕರಿಷ್ಯತಿ | "  
41 ಯಿಶಯಿಯೋ ಯದಾ ಯೀಶೋ ಮರ್ಹಿಮಾನಂ ವಿಲೋಕ್ಯ ತಸ್ಮಿನ್  
ಕಥಾಮಕಥಯತ್ ತದಾ ಭವಿಷ್ಯದ್ವಾಕ್ಯಮ್ ಈದೃಶಂ ಪ್ರಕಾಶಯತ್ | 42  
ತಥಾಪ್ಯಧಿಪತಿನಾಂ ಬಹವಸ್ತಸ್ಮಿನ್ ಪ್ರತ್ಯಾಯನ್ | ಕಿನ್ತು ಫಿರೂಶಿನಸ್ತಾನ್  
ಭಜನಗೃಹಾದ್ ದೂರೀಕುರ್ವನ್ವೀತಿ ಭಯಾತ್ ತೇ ತಂ ನ ಸ್ವೀಕೃತವನ್ತಃ |  
43 ಯತ ಈಶ್ವರಸ್ಯ ಪ್ರಶಂಸಾತೋ ಮಾನವಾನಾಂ ಪ್ರಶಂಸಾಯಾಂ  
ತೇಽಪ್ರಿಯನ್ತ | 44 ತದಾ ಯೀಶುರುಚ್ಚೈಕಾರಮ್ ಅಕಥಯದ್  
ಯೋ ಜನೋ ಮಯಿ ವಿಶ್ವಸಿತಿ ಸ ಕೇವಲೇ ಮಯಿ ವಿಶ್ವಸಿತಿತಿ  
ನ, ಸ ಮತ್ಪ್ರೇರಕೇಽಪಿ ವಿಶ್ವಸಿತಿ | 45 ಯೋ ಜನೋ ಮಾಂ ಪಶ್ಯತಿ  
ಸ ಮತ್ಪ್ರೇರಕಮಪಿ ಪಶ್ಯತಿ | 46 ಯೋ ಜನೋ ಮಾಂ ಪ್ರತ್ಯೇತಿ ಸ  
ಯಥಾನ್ಧಕಾರೇ ನ ತಿಷ್ಠತಿ ತದರ್ಥಮ್ ಅಹಂ ಜ್ಯೋತಿಃಸ್ವರೂಪೋ  
ಭೂತ್ವಾ ಜಗತ್ಯಸ್ಮಿನ್ ಅವತೀರ್ಣವಾನ್ | 47 ಮಮ ಕಥಾಂ ಶ್ರುತ್ವಾಯದಿ  
ಕಶ್ಚಿನ್ ನ ವಿಶ್ವಸಿತಿ ತರ್ಹಿ ತಮಹಂ ದೋಷಿಣಂ ನ ಕರೋಮಿ, ಯತೋ  
ಹೇತೋ ಜಗತೋ ಜನಾನಾಂ ದೋಷಾನ್ ನಿಶ್ಚಿತಾನ್ ಕರ್ತುಂ  
ನಾಗತ್ಯ ತಾನ್ ಪರಿಚಾತುಮ್ ಆಗತೋಸ್ಮಿ | 48 ಯಃ ಕಶ್ಚಿನ್ ಮಾಂ ನ  
ಶ್ರದ್ಧಾಯ ಮಮ ಕಥಂ ನ ಗೃಹ್ಣಾತಿ, ಅನ್ಯಸ್ತಂ ದೋಷಿಣಂ ಕರಿಷ್ಯತಿ  
ವಸ್ತುತಸ್ತು ಯಾಂ ಕಥಾಮಹಮ್ ಅಚಕಥಂ ಸಾ ಕಥಾ ಚರಮೇಽನ್ವಿ ತಂ  
ದೋಷಿಣಂ ಕರಿಷ್ಯತಿ | 49 ಯತೋ ಹೇತೋರಹಂ ಸ್ವತಃ ಕಿಮಪಿ ನ  
ಕಥಯಾಮಿ, ಕಿಂ ಕಿಂ ಮಯಾ ಕಥಯಿತವ್ಯಂ ಕಿಂ ಸಮುಪದೇಷ್ಯವ್ಯಥ್ವ  
ಇತಿ ಮತ್ಪ್ರೇರಯಿತಾ ಪಿತಾ ಮಾಮಾಜ್ಞಾಪಯತ್ | 50 ತಸ್ಯ ಸಾಜ್ಞಾ  
ಅನನ್ಯಾಯುರಿತ್ಯಹಂ ಜಾನಾಮಿ, ಅತಏವಾಹಂ ಯತ್ ಕಥಯಾಮಿ

ತತ್ ಪಿತಾ ಯಥಾಜ್ಞಾಪಯತ್ ತಥೈವ ಕಥಯಾಮ್ಯಹಮ್ | (aiṛnios  
g166)

**13** ನಿಸ್ತಾರೋತ್ಸವಸ್ಯ ಕಿಚ್ಛಿತ್ಕಾಲಾತ್ ಪೂರ್ವ್ವಂ ಪೃಥಿವ್ಯಾಃ ಪಿತುಃ  
ಸಮೀಪಗಮನಸ್ಯ ಸಮಯಃ ಸನ್ನಿಕರ್ಷೋಭೂದ್ ಇತಿ ಜ್ಞಾತ್ವಾ  
ಯೀಶುರಾಪ್ರಥಮಾದ್ ಯೇಷು ಜಗತ್ಪ್ರವಾಸಿಷ್ವಾತ್ತೀಯಲೋಕೇಷ  
ಪ್ರೇಮ ಕರೋತಿ ಸ್ಮ ತೇಷು ಶೇಷಂ ಯಾವತ್ ಪ್ರೇಮ ಕೃತವಾನ್ |  
2 ಪಿತಾ ತಸ್ಯ ಹಸ್ತೇ ಸರ್ವ್ವಂ ಸಮರ್ಪಿತವಾನ್ ಸ್ವಯಮ್ ಈಶ್ವರಸ್ಯ  
ಸಮೀಪಾದ್ ಆಗಚ್ಛದ್ ಈಶ್ವರಸ್ಯ ಸಮೀಪಂ ಯಾಸ್ಯತಿ ಚ,  
ಸರ್ವ್ವಾಣ್ಯೇತಾನಿ ಜ್ಞಾತ್ವಾ ರಜನ್ಯಾಂ ಭೋಜನೇ ಸಮ್ನೂರ್ಣೇ ಸತಿ, 3  
ಯದಾ ಶೈತಾನ್ ತಂ ಪರಹಸ್ತೇಷು ಸಮರ್ಪಯಿತುಂ ಶಿಮೋನಃ  
ಪುತ್ರಸ್ಯ ಈಷ್ಕಾರಿಯೋತಿಯಸ್ಯ ಯಿಹೂದಾ ಅನ್ತಃಕರಣೇ ಕುಪ್ರವೃತ್ತಿಂ  
ಸಮಾರ್ಪಯತ್, 4 ತದಾ ಯೀಶು ಭೋಜನಾಸನಾದ್ ಉತ್ಥಾಯ  
ಗಾತ್ರವಸ್ತ್ರಂ ಮೋಚಯಿತ್ವಾ ಗಾತ್ರಮಾರ್ಜನವಸ್ತ್ರಂ ಗೃಹೀತ್ವಾ ತೇನ  
ಸ್ವಕಟಿಮ್ ಅಬಧ್ನಾತ್, 5 ಪಶ್ಚಾದ್ ಏಕಪಾತ್ರೇ ಜಲಮ್ ಅಭಿಷಿಚ್ಯ  
ಶಿಷ್ಯಾಣಾಂ ಪಾದಾನ್ ಪ್ರಕ್ಷಾಲ್ಯ ತೇನ ಕಟಿಬದ್ಧಗಾತ್ರಮಾರ್ಜನವಾಸಸಾ  
ಮಾರ್ಷ್ಟ್ವಂ ಪ್ರಾರಭತ | 6 ತತಃ ಶಿಮೋನ್ವಿತರಸ್ಯ ಸಮೀಪಮಾಗತೇ ಸ  
ಉಕ್ತವಾನ್ ಹೇ ಪ್ರಭೋ ಭವಾನ್ ಕಿಂ ಮಮ ಪಾದೌ ಪ್ರಕ್ಷಾಲಯಿಷ್ಯತಿ? 7  
ಯೀಶುರುದಿತವಾನ್ ಅಹಂ ಯತ್ ಕರೋಮಿ ತತ್ ಸಮ್ಪ್ರತಿ ನ ಜಾನಾಸಿ  
ಕಿನ್ನು ಪಶ್ಚಾದ್ ಜ್ಞಾಸ್ಯಸಿ | 8 ತತಃ ಪಿತರಃ ಕಥಿತವಾನ್ ಭವಾನ್ ಕದಾಪಿ  
ಮಮ ಪಾದೌ ನ ಪ್ರಕ್ಷಾಲಯಿಷ್ಯತಿ | ಯೀಶುರಕಥಯದ್ ಯದಿ ತ್ವಾಂ  
ನ ಪ್ರಕ್ಷಾಲಯೇ ತರ್ಹಿ ಮಯಿ ತವ ಕೋಪ್ಯಂಶೋ ನಾಸಿ | (aiṛn g165)  
9 ತದಾ ಶಿಮೋನ್ವಿತರಃ ಕಥಿತವಾನ್ ಹೇ ಪ್ರಭೋ ತರ್ಹಿ ಕೇವಲಪಾದೌ  
ನ, ಮಮ ಹಸ್ತೌ ಶಿರಶ್ಚ ಪ್ರಕ್ಷಾಲಯತು | 10 ತತೋ ಯೀಶುರವದದ್  
ಯೋ ಜನೋ ಧೌತಸ್ತಸ್ಯ ಸರ್ವ್ವಾಜ್ಞಪರಿಷ್ಕೃತತ್ವಾತ್ ಪಾದೌ ವಿನಾನ್ಯಾಜ್ಞಸ್ಯ  
ಪ್ರಕ್ಷಾಲನಾಪೇಕ್ಷಾ ನಾಸಿ | ಯೂಯಂ ಪರಿಷ್ಕೃತಾ ಇತಿ ಸತ್ಯಂ ಕಿನ್ನು ನ  
ಸರ್ವ್ವೇ, 11 ಯತೋ ಯೋ ಜನಸ್ತಂ ಪರಕರೇಷು ಸಮರ್ಪಯಿಷ್ಯತಿ  
ತಂ ಸ ಜ್ಞಾತವಾನ್; ಅತಃವ ಯೂಯಂ ಸರ್ವ್ವೇ ನ ಪರಿಷ್ಕೃತಾ  
ಇಮಾಂ ಕಥಾಂ ಕಥಿತವಾನ್ | 12 ಇತ್ಥಂ ಯೀಶುಸ್ತೇಷಾಂ ಪಾದಾನ್  
ಪ್ರಕ್ಷಾಲ್ಯ ವಸ್ತ್ರಂ ಪರಿಧಾಯಾಸನೇ ಸಮುಪವಿಶ್ಯ ಕಥಿತವಾನ್ ಅಹಂ



ಯುಷ್ಮಾನ್ ಪ್ರತಿ ಕಿಂ ಕರ್ಮಾಕಾರ್ಷಂ ಜಾನೀಥ? 13 ಯೂಯಂ ಮಾಂ  
ಗುರುಂ ಪ್ರಭುಞ್ಚ ವದಥ ತತ್ ಸತ್ಯಮೇವ ವದಥ ಯತೋಹಂ ಸಏವ  
ಭವಾಮಿ | 14 ಯದ್ಯಹಂ ಪ್ರಭು ಗುರುಶ್ಚ ಸನ್ ಯುಷ್ಮಾಕಂ ಪಾದಾನ್  
ಪ್ರಕ್ಷಾಲಿತವಾನ್ ತರ್ಹಿ ಯುಷ್ಮಾಕಮಪಿ ಪರಸ್ಪರಂ ಪಾದಪ್ರಕ್ಷಾಲನಮ್  
ಉಚಿತಮ್ | 15 ಅಹಂ ಯುಷ್ಮಾನ್ ಪ್ರತಿ ಯಥಾ ವ್ಯವಾಹರಂ  
ಯುಷ್ಮಾನ್ ತಥಾ ವ್ಯವಹರ್ತುಮ್ ಏಕಂ ಪನ್ನಾನಂ ದರ್ಶಿತವಾನ್ |  
16 ಅಹಂ ಯುಷ್ಮಾನತಿಯಥಾರ್ಥಂ ವದಾಮಿ, ಪ್ರಭೋ ದಾರ್ಷೋ  
ನ ಮಹಾನ್ ಪ್ರೇರಕಾಚ್ಚ ಪ್ರೇರಿತೋ ನ ಮಹಾನ್ | 17 ಇಮಾಂ  
ಕಥಾಂ ವಿದಿತ್ವಾ ಯದಿ ತದನುಸಾರತಃ ಕರ್ಮಾಣಿ ಕುರುಥ ತರ್ಹಿ  
ಯೂಯಂ ಧನ್ಯಾ ಭವಿಷ್ಯಥ | 18 ಸರ್ವೇಷು ಯುಷ್ಮಾಸು ಕಥಾಮಿಮಾಂ  
ಕಥಯಾಮಿ ಇತಿ ನ, ಯೇ ಮಮ ಮನೋನೀತಾಸ್ತಾನಹಂ ಜಾನಾಮಿ,  
ಕಿಂತು ಮಮ ಭಕ್ಷ್ಯಾಣಿ ಯೋ ಭುಂಕ್ತೇ ಮತ್ಪ್ರಾಣಪ್ರಾತಿಕೂಲ್ಯತಃ |  
ಉತ್ಥಾಪಯತಿ ಪಾದಸ್ಯ ಮೂಲಂ ಸ ಏಷ ಮಾನವಃ | ಯದೇತದ್  
ಧರ್ಮಪುಸ್ತಕಸ್ಯ ವಚನಂ ತದನುಸಾರೇಣಾವಶ್ಯಂ ಘಟಿಷ್ಯತೇ | 19  
ಅಹಂ ಸ ಜನ ಇತ್ಯತ್ರ ಯಥಾ ಯುಷ್ಮಾಕಂ ವಿಶ್ವಾಸೋ ಜಾಯತೇ  
ತದರ್ಥಂ ಏತಾದೃಶಘಟಿನಾತ್ ಪೂರ್ವಮ್ ಅಹಮಿದಾನೀಂ  
ಯುಷ್ಮಭ್ಯಮಕಥಯಮ್ | 20 ಅಹಂ ಯುಷ್ಮಾನತೀವ ಯಥಾರ್ಥಂ  
ವದಾಮಿ, ಮಯಾ ಪ್ರೇರಿತಂ ಜನಂ ಯೋ ಗೃಹ್ಣಾತಿ ಸ ಮಾಮೇವ  
ಗೃಹ್ಣಾತಿ ಯಶ್ಚ ಮಾಂ ಗೃಹ್ಣಾತಿ ಸ ಮತ್ರೇರಕಂ ಗೃಹ್ಣಾತಿ | 21  
ಏತಾಂ ಕಥಾಂ ಕಥಯಿತ್ವಾ ಯೇಶು ದುಃಖೀ ಸನ್ ಪ್ರಮಾಣಂ  
ದತ್ತ್ವಾ ಕಥಿತವಾನ್ ಅಹಂ ಯುಷ್ಮಾನತಿಯಥಾರ್ಥಂ ವದಾಮಿ  
ಯುಷ್ಮಾಕಮ್ ಏಕೋ ಜನೋ ಮಾಂ ಪರಕರೇಷು ಸಮರ್ಪಯಿಷ್ಯತಿ |  
22 ತತಃ ಸ ಕಮುದ್ವಿಶ್ಯ ಕಥಾಮೇತಾಂ ಕಥಿತವಾನ್ ಇತ್ಯತ್ರ ಸನ್ನಿಗ್ಧಾಃ  
ಶಿಷ್ಯಾಃ ಪರಸ್ಪರಂ ಮುಖಮಾಲೋಕಯಿತುಂ ಪ್ರಾರಭಂತ | 23 ತಸ್ಮಿನ್  
ಸಮಯೇ ಯೇಶು ಯಃ ಸ್ಮಿನ್ ಅಪ್ರೀಯತ ಸ ಶಿಷ್ಯಸ್ತಸ್ಯ ವಕ್ಷಃಸ್ಥಲಮ್  
ಅವಾಲಮ್ಬತ | 24 ಶಿಮೋನ್ವಿತರಸ್ತಂ ಸಂಜ್ಞೇತೇನಾವದತ್, ಅಯಂ  
ಕಮುದ್ವಿಶ್ಯ ಕಥಾಮೇತಾಮ್ ಕಥಯತೀತಿ ಪೃಚ್ಛ | 25 ತದಾ ಸ  
ಯೇಶೋ ವಕ್ಷಃಸ್ಥಲಮ್ ಅವಲಮ್ಬ್ಯ ಪೃಷ್ಠವಾನ್, ಹೇ ಪ್ರಭೋ ಸ  
ಜನಃ ಕಃ? 26 ತತೋ ಯೇಶುಃ ಪ್ರತ್ಯವದದ್ ಏಕಖಣ್ಡಂ ಪೂಪಂ

ಮಜ್ಜಯಿತ್ತಾ ಯಸ್ಮೈ ದಾಸ್ಯಾಮಿ ಸಏವ ಸಃ; ಪಶ್ಚಾತ್ ಪೂಪಖಣ್ಣಮೇಕಂ  
 ಮಜ್ಜಯಿತ್ತಾ ಶಿಮೋನಃ ಪುತ್ರಾಯ ಈಷ್ಠರಿಯೋತೀಯಾಯ ಯಿಹೂದೈ  
 ದತ್ತವಾನ್ | 27 ತಸ್ಮಿನ್ ದತ್ತೇ ಸತಿ ಶೈತಾನ್ ತಮಾಶ್ರಯತ್; ತದಾ  
 ಯೀಶುಸ್ತಮ್ ಅವದತ್ ತ್ವಂ ಯತ್ ಕರಿಷ್ಯಸಿ ತತ್ ಕ್ಷಿಪ್ರಂ ಕುರು |  
 28 ಕಿನ್ನು ಸ ಯೇನಾಶಯೇನ ತಾಂ ಕಥಾಮಕಥಾಯತ್ ತಮ್  
 ಉಪವಿಷ್ಟಲೋಕಾನಾಂ ಕೋಪಿ ನಾಬುದ್ಧತಃ; 29 ಕಿನ್ನು ಯಿಹೂದಾಃ  
 ಸಮೀಪೇ ಮುದ್ರಾಸಮ್ಪುಟಕಸ್ಥಿತೇಃ ಕೇಚಿದ್ ಇತ್ಥಮ್ ಅಬುದ್ಧನ್ತ  
 ಪಾರ್ವಣಾಸಾದನಾರ್ಥಂ ಕಿಮಪಿ ದ್ರವ್ಯಂ ಕ್ರೇತುಂ ವಾ ದರಿದ್ರೇಭ್ಯಃ  
 ಕಿಚ್ಚಿದ್ ವಿತರಿತುಂ ಕಥಿತವಾನ್ | 30 ತದಾ ಪೂಪಖಣ್ಣಗ್ರಹಣಾತ್ ಪರಂ  
 ಸ ತೂರ್ಣಂ ಬಹಿರಗಚ್ಛತ್; ರಾತ್ರಿಶ್ಚ ಸಮುಪಸ್ಯಿತಾ | 31 ಯಿಹೂದೇ  
 ಬಹಿರ್ಗತೇ ಯೀಶುರಕಥಯದ್ ಇದಾನೀಂ ಮಾನವಸುತಸ್ಯ ಮಹಿಮಾ  
 ಪ್ರಕಾಶತೇ ತೇನೇಶ್ವರಸ್ಯಾಪಿ ಮಹಿಮಾ ಪ್ರಕಾಶತೇ | 32 ಯದಿ  
 ತೇನೇಶ್ವರಸ್ಯ ಮಹಿಮಾ ಪ್ರಕಾಶತೇ ತರ್ಹೀಶ್ವರೋಪಿ ಸ್ವೇನ ತಸ್ಯ  
 ಮಹಿಮಾನಂ ಪ್ರಕಾಶಯಿಷ್ಯತಿ ತೂರ್ಣಮೇವ ಪ್ರಕಾಶಯಿಷ್ಯತಿ |  
 33 ಹೇ ವತ್ಸಾ ಅಹಂ ಯುಷ್ಮಾಭಿಃ ಸಾರ್ಧಂ ಕಿಚ್ಚಿತ್ಕಾಲಮಾತ್ರಮ್  
 ಆಸೇ, ತತಃ ಪರಂ ಮಾಂ ಮೃಗಯಿಷ್ಯದ್ವೇ ಕಿನ್ತ್ವಹಂ ಯತ್ಸ್ನಾನಂ  
 ಯಾಮಿ ತತ್ಸ್ನಾನಂ ಯೂಯಂ ಗನ್ತುಂ ನ ಶಕ್ಯಥ, ಯಾಮಿಮಾಂ  
 ಕಥಾಂ ಯಿಹೂದೀಯೇಭ್ಯಃ ಕಥಿತವಾನ್ ತಥಾಧುನಾ ಯುಷ್ಮಭ್ಯಮಪಿ  
 ಕಥಯಾಮಿ | 34 ಯೂಯಂ ಪರಸ್ಪರಂ ಪ್ರೀಯದ್ವಮ್ ಅಹಂ  
 ಯುಷ್ಮಾಸು ಯಥಾ ಪ್ರೀಯೇ ಯೂಯಮಪಿ ಪರಸ್ಪರಮ್ ತಥೈವ  
 ಪ್ರೀಯದ್ವಂ, ಯುಷ್ಮಾನ್ ಇಮಾಂ ನವೀನಾಮ್ ಆಜ್ಞಾಮ್ ಆದಿಶಾಮಿ |  
 35 ತೇನೈವ ಯದಿ ಪರಸ್ಪರಂ ಪ್ರೀಯದ್ವೇ ತರ್ಹಿ ಲಕ್ಷಣೇನಾನೇನ  
 ಯೂಯಂ ಮಮ ಶಿಷ್ಯಾ ಇತಿ ಸರ್ವೇ ಜ್ಞಾತುಂ ಶಕ್ಯನ್ತಿ | 36  
 ಶಿಮೋನಪಿತರಃ ಪೃಷ್ಠವಾನ್ ಹೇ ಪ್ರಭೋ ಭವಾನ್ ಕುತ್ರ ಯಾಸ್ಯತಿ?  
 ತತೋ ಯೀಶುಃ ಪ್ರತ್ಯವದತ್, ಅಹಂ ಯತ್ಸ್ನಾನಂ ಯಾಮಿ ತತ್ಸ್ನಾನಂ  
 ಸಾಮ್ಪ್ರತಂ ಮಮ ಪಶ್ಚಾದ್ ಗನ್ತುಂ ನ ಶಕ್ನೋಷಿ ಕಿನ್ನು ಪಶ್ಚಾದ್  
 ಗಮಿಷ್ಯಸಿ | 37 ತದಾ ಪಿತರಃ ಪ್ರತ್ಯುದಿತವಾನ್, ಹೇ ಪ್ರಭೋ  
 ಸಾಮ್ಪ್ರತಂ ಕುತೋ ಹೇತೋಸ್ತವ ಪಶ್ಚಾದ್ ಗನ್ತುಂ ನ ಶಕ್ನೋಮಿ?  
 ತ್ವದರ್ಥಂ ಪ್ರಾಣಾನ್ ದಾತುಂ ಶಕ್ನೋಮಿ | 38 ತತೋ ಯೀಶುಃ

ಪ್ರತ್ಯಕ್ಷವಾನ್ ಮನ್ನಿಮಿತ್ತಂ ಕಿಂ ಪ್ರಾಣಾನ್ ದಾತುಂ ಶಕ್ನೋಷಿ?  
 ತ್ವಾಮಹಂ ಯಥಾರ್ಥಂ ವದಾಮಿ, ಕುಕ್ಕುಟಿರವಣಾತ್ ಪೂರ್ವ್ವಂ ತ್ವಂ  
 ತ್ರಿ ಮಾರ್ಮ್ ಅಪಹ್ನೋಷ್ಯಸೇ |

**14** ಮನೋದುಃಖಿನೋ ಮಾ ಭೂತ; ಈಶ್ವರೇ ವಿಶ್ವಸಿತ ಮಯಿ  
 ಚ ವಿಶ್ವಸಿತ | 2 ಮಮ ಪಿತು ಗೃಹೇ ಬಹೂನಿ ವಾಸಸ್ಥಾನಿ ಸನ್ನಿ  
 ನೋ ಚೇತ್ ಪೂರ್ವ್ವಂ ಯುಷ್ಮಾನ್ ಅಜ್ಞಾಪಯಿಷ್ಯಂ ಯುಷ್ಮದರ್ಥಂ  
 ಸ್ಥಾನಂ ಸಜ್ಜಯಿತುಂ ಗಚ್ಛಾಮಿ | 3 ಯದಿ ಗತ್ವಾಹಂ ಯುಷ್ಮನ್ನಿಮಿತ್ತಂ  
 ಸ್ಥಾನಂ ಸಜ್ಜಯಾಮಿ ತರ್ಹಿ ಪನರಾಗತ್ಯ ಯುಷ್ಮಾನ್ ಸ್ವಸಮೀಪಂ  
 ನೇಷ್ಯಾಮಿ, ತತೋ ಯತ್ರಾಹಂ ತಿಷ್ಠಾಮಿ ತತ್ರ ಯೂಯಮಪಿ ಸ್ಥಾಸ್ಯಥ |  
 4 ಅಹಂ ಯತ್ಸ್ಥಾನಂ ಬ್ರಜಾಮಿ ತತ್ಸ್ಥಾನಂ ಯೂಯಂ ಜಾನೀಥ  
 ತಸ್ಯ ಪನ್ನಾನಮಪಿ ಜಾನೀಥ | 5 ತದಾ ಧೋಮಾ ಅವದತ್, ಹೇ  
 ಪ್ರಭೋ ಭವಾನ್ ಕುತ್ರ ಯಾತಿ ತದ್ವಯಂ ನ ಜಾನೀಮಃ, ತರ್ಹಿ ಕಥಂ  
 ಪನ್ನಾನಂ ಜ್ಞಾತುಂ ಶಕ್ನುಮಃ? 6 ಯೇಶುರಕಥಯದ್ ಅಹಮೇವ  
 ಸತ್ಯಜೀವನರೂಪಪಥೋ ಮಯಾ ನ ಗನ್ತಾ ಕೋಪಿ ಪಿತುಃ ಸಮೀಪಂ  
 ಗಂತುಂ ನ ಶಕ್ನೋತಿ | 7 ಯದಿ ಮಾಮ್ ಅಜ್ಞಾಸ್ಯತ ತರ್ಹಿ ಮಮ  
 ಪಿತರಮಪ್ಯಜ್ಞಾಸ್ಯತ ಕಿನ್ತ್ವಧ್ವನಾತಸ್ತಂ ಜಾನೀಥ ಪಶ್ಯಥ ಚ | 8 ತದಾ  
 ಫಿಲಿಪಃ ಕಥಿತವಾನ್, ಹೇ ಪ್ರಭೋ ಪಿತರಂ ದರ್ಶಯ ತಸ್ಮಾದಸ್ಮಾಕಂ  
 ಯಥೇಷ್ಟಂ ಭವಿಷ್ಯತಿ | 9 ತತೋ ಯೇಶುಃ ಪ್ರತ್ಯಾವಾದೀತ್, ಹೇ  
 ಫಿಲಿಪ ಯುಷ್ಮಾಭಿಃ ಸಾರ್ಥಮ್ ಏತಾವದ್ದಿನಾನಿ ಸ್ಥಿತಮಪಿ ಮಾಂ  
 ಕಿಂ ನ ಪ್ರತ್ಯಭಿಜಾನಾಸಿ? ಯೋ ಜನೋ ಮಾಮ್ ಅಪಶ್ಯತ್ ಸ  
 ಪಿತರಮಪ್ಯಪಶ್ಯತ್ ತರ್ಹಿ ಪಿತರಮ್ ಅಸ್ಮಾನ್ ದರ್ಶಯೇತಿ ಕಥಾಂ  
 ಕಥಂ ಕಥಯಸಿ? 10 ಅಹಂ ಪಿತರಿ ತಿಷ್ಠಾಮಿ ಪಿತಾ ಮಯಿ ತಿಷ್ಠತೀತಿ ಕಿಂ  
 ತ್ವಂ ನ ಪ್ರತ್ಯಪಿ? ಅಹಂ ಯದ್ವಾಕ್ಯಂ ವದಾಮಿ ತತ್ ಸ್ವತೋ ನ ವದಾಮಿ  
 ಕಿನ್ತು ಯಃ ಪಿತಾ ಮಯಿ ವಿರಾಜತೇ ಸ ಏವ ಸರ್ವ್ವಕರ್ಮಾಣಿ ಕರಾತಿ |  
 11 ಅತಏವ ಪಿತರ್ಯುಕ್ತಂ ತಿಷ್ಠಾಮಿ ಪಿತಾ ಚ ಮಯಿ ತಿಷ್ಠತಿ ಮಮಾಸ್ಯಾಂ  
 ಕಥಾಯಾಂ ಪ್ರತ್ಯಯಂ ಕುರುತ, ನೋ ಚೇತ್ ಕರ್ಮಹೇತೋಃ  
 ಪ್ರತ್ಯಯಂ ಕುರುತ | 12 ಅಹಂ ಯುಷ್ಮಾನತಿಯಥಾರ್ಥಂ ವದಾಮಿ,  
 ಯೋ ಜನೋ ಮಯಿ ವಿಶ್ವಸಿತಿ ಸೋಹಮಿವ ಕರ್ಮಾಣಿ ಕರಿಷ್ಯತಿ  
 ವರಂ ತತೋಪಿ ಮಹಾಕರ್ಮಾಣಿ ಕರಿಷ್ಯತಿ ಯತೋ ಹೇತೋರಹಂ

ಪಿತುಃ ಸಮೀಪಂ ಗಚ್ಛಾಮಿ | 13 ಯಥಾ ಪುತ್ರೇಣ ಪಿತು ಮಹಿಮಾ  
 ಪ್ರಕಾಶತೇ ತದರ್ಥಂ ಮಮ ನಾಮ ಪ್ರೋಚ್ಯ ಯತ್ ಪ್ರಾರ್ಥಯಿಷ್ಯದ್ವೇ  
 ತತ್ ಸಫಲಂ ಕರಿಷ್ಯಾಮಿ | 14 ಯದಿ ಮಮ ನಾಮ್ನಾ ಯತ್ ಕಿಚ್ಛಿದ್  
 ಯಾಚದ್ವೇ ತರ್ಹಿ ತದಹಂ ಸಾಧಯಿಷ್ಯಾಮಿ | 15 ಯದಿ ಮಯಿ  
 ಪ್ರೀಯದ್ವೇ ತರ್ಹಿ ಮಮಾಜ್ಞಾಃ ಸಮಾಚರತ | 16 ತತೋ ಮಯಾ  
 ಪಿತುಃ ಸಮೀಪೇ ಪ್ರಾರ್ಥಿತೇ ಪಿತಾ ನಿರನ್ತರಂ ಯುಷ್ಮಾಭಿಃ ಸಾರ್ಧಂ  
 ಸ್ಥಾತುಮ್ ಇತರಮೇಕಂ ಸಹಾಯಮ್ ಅರ್ಥಾತ್ ಸತ್ಯಮಯಮ್  
 ಆತ್ಮಾನಂ ಯುಷ್ಮಾಕಂ ನಿಕಟಂ ಪ್ರೇಷಯಿಷ್ಯತಿ | (aiṛṇ g165) 17  
 ಏತಜ್ಜಗತೋ ಲೋಕಾಸ್ತಂ ಗೃಹೀತುಂ ನ ಶಕ್ನುವನ್ತಿ ಯತಸ್ತೇ ತಂ  
 ನಾಪಶ್ಯನ್ ನಾಜನಂಶ್ಚ ಕಿನ್ತು ಯೂಯಂ ಜಾನೀಥ ಯತೋ ಹೇತೋಃ  
 ಸ ಯುಷ್ಮಾಕಮನ್ತ ನಿವಸತಿ ಯುಷ್ಮಾಕಂ ಮಧ್ಯೇ ಸ್ಥಾಸ್ಯತಿ ಚ | 18  
 ಅಹಂ ಯುಷ್ಮಾನ್ ಅನಾಥಾನ್ ಕೃತ್ವಾ ನ ಯಾಸ್ಯಾಮಿ ಪುನರಪಿ  
 ಯುಷ್ಮಾಕಂ ಸಮೀಪಮ್ ಆಗಮಿಷ್ಯಾಮಿ | 19 ಕಿಯತ್ಕಾಲರತ್ ಪರಮ್  
 ಅಸ್ಯ ಜಗತೋ ಲೋಕಾ ಮಾಂ ಪುನ ನ ದ್ರಕ್ಷ್ಯನ್ತಿ ಕಿನ್ತು ಯೂಯಂ  
 ದ್ರಕ್ಷ್ಯಥ; ಅಹಂ ಜೀವಿಷ್ಯಾಮಿ ತಸ್ಮಾತ್ ಕಾರಣಾದ್ ಯೂಯಮಪಿ  
 ಜೀವಿಷ್ಯಥ | 20 ಪಿತರ್ಯುಹಮಸ್ಮಿ ಮಯಿ ಚ ಯೂಯಂ ಸ್ಥ ತಥಾಹಂ  
 ಯುಷ್ಮಾಸ್ತಸ್ಮಿ ತದಪಿ ತದಾ ಜ್ಞಾಸ್ಯಥ | 21 ಯೋ ಜನೋ ಮಮಾಜ್ಞಾ  
 ಗೃಹೀತ್ವಾ ತಾ ಆಚರತಿ ಸಏವ ಮಯಿ ಪ್ರೀಯತೇ; ಯೋ ಜನಶ್ಚ  
 ಮಯಿ ಪ್ರೀಯತೇ ಸಏವ ಮಮ ಪಿತುಃ ಪ್ರಿಯಪಾತ್ರಂ ಭವಿಷ್ಯತಿ,  
 ತಥಾಹಮಪಿ ತಸ್ಮಿನ್ ಪ್ರೀತ್ವಾ ತಸ್ಮೈ ಸ್ವಂ ಪ್ರಕಾಶಯಿಷ್ಯಾಮಿ | 22  
 ತದಾ ಈಷ್ವರಿಯೋತೀಯಾದ್ ಅನ್ಯೋ ಯಿಹೂದಾಸ್ತಮವದತ್, ಹೇ  
 ಪ್ರಭೋ ಭವಾನ್ ಜಗತೋ ಲೋಕಾನಾಂ ಸನ್ನಿಧೌ ಪ್ರಕಾಶಿತೋ ನ  
 ಭೂತ್ವಾಸ್ಮಾಕಂ ಸನ್ನಿಧೌ ಕುತಃ ಪ್ರಕಾಶಿತೋ ಭವಿಷ್ಯತಿ? 23 ತತೋ  
 ಯೀಶುಃ ಪ್ರತ್ಯುದಿತವಾನ್, ಯೋ ಜನೋ ಮಯಿ ಪ್ರೀಯತೇ ಸ  
 ಮಮಾಜ್ಞಾ ಅಪಿ ಗೃಹ್ಣಾತಿ, ತೇನ ಮಮ ಪಿತಾಪಿ ತಸ್ಮಿನ್ ಪ್ರೇಷ್ಯತೇ,  
 ಆವಾಞ್ಚ ತನ್ನಿಕಟಮಾಗತ್ಯ ತೇನ ಸಹ ನಿವತ್ಸ್ಯಾವಃ | 24 ಯೋ ಜನೋ  
 ಮಯಿ ನ ಪ್ರೀಯತೇ ಸ ಮಮ ಕಥಾ ಅಪಿ ನ ಗೃಹ್ಣಾತಿ ಪುನಶ್ಚ  
 ಯಾಮಿಮಾಂ ಕಥಾಂ ಯೂಯಂ ಶೃಣುಥ ಸಾ ಕಥಾ ಕೇವಲಸ್ಯ ಮಮ  
 ನ ಕಿನ್ತು ಮಮ ಪ್ರೇರಕೋ ಯಃ ಪಿತಾ ತಸ್ಯಾಪಿ ಕಥಾ | 25 ಇದಾನೀಂ

ಯುಷ್ಮಾಕಂ ನಿಕಟೇ ವಿದ್ಯಮಾನೋಹಮ್ ಏತಾಃ ಸಕಲಾಃ ಕಥಾಃ  
ಕಥಯಾಮಿ | 26 ಕಿನ್ವಿತ್ವತಃ ಪರಂ ಪಿತ್ರಾ ಯಃ ಸಹಾಯೋರ್ಧಾತ್  
ಪವಿತ್ರ ಆತ್ಮಾ ಮಮ ನಾಮ್ನಿ ಪ್ರೇರಯಿಷ್ಯತಿ ಸ ಸರ್ವಂ ಶಿಕ್ಷಯಿತ್ವಾ  
ಮಯೋಕ್ತಾಃ ಸಮಸ್ತಾಃ ಕಥಾ ಯುಷ್ಮಾನ್ ಸ್ಮಾರಯಿಷ್ಯತಿ | 27 ಅಹಂ  
ಯುಷ್ಮಾಕಂ ನಿಕಟೇ ಶಾನ್ತಿಂ ಸ್ಥಾಪಯಿತ್ವಾ ಯಾಮಿ, ನಿಜಾಂ ಶಾನ್ತಿಂ  
ಯುಷ್ಮಭ್ಯಂ ದದಾಮಿ, ಜಗತೋ ಲೋಕಾ ಯಥಾ ದದಾತಿ ತಥಾಹಂ ನ  
ದದಾಮಿ; ಯುಷ್ಮಾಕಮ್ ಅನ್ತಃಕರಣಾನಿ ದುಃಖಿತಾನಿ ಭೀತಾನಿ ಚ  
ನ ಭವನ್ತು | 28 ಅಹಂ ಗತ್ವಾ ಪುನರಪಿ ಯುಷ್ಮಾಕಂ ಸಮೀಪಮ್  
ಆಗಮಿಷ್ಯಾಮಿ ಮಯೋಕ್ತಂ ವಾಕ್ಯಮಿದಂ ಯೂಯಮ್ ಅಶ್ರೌಷ್ವ;  
ಯದಿ ಮಯ್ಯಪ್ರೇಷ್ಯದ್ಧಂ ತರ್ಹ್ಯಹಂ ಪಿತುಃ ಸಮೀಪಂ ಗಚ್ಛಾಮಿ  
ಮಮಾಸ್ತಾಂ ಕಥಾಯಾಂ ಯೂಯಮ್ ಅಹ್ಲಾದಿಷ್ಯದ್ಧಂ ಯತೋ  
ಮಮ ಪಿತಾ ಮತ್ತೋಪಿ ಮಹಾನ್ | 29 ತಸ್ಯಾ ಘಟನಾಯಾಃ ಸಮಯೇ  
ಯಥಾ ಯುಷ್ಮಾಕಂ ಶ್ರದ್ಧಾ ಜಾಯತೇ ತದರ್ಥಮ್ ಅಹಂ ತಸ್ಯಾ  
ಘಟನಾಯಾಃ ಪೂರ್ವಮ್ ಇದಾನೀಂ ಯುಷ್ಮಾನ್ ಏತಾಂ ವಾರ್ತಾಂ  
ವದಾಮಿ | 30 ಇತಃ ಪರಂ ಯುಷ್ಮಾಭಿಃ ಸಹ ಮಮ ಬಹವ ಆಲಾಪಾ  
ನ ಭವಿಷ್ಯನ್ತಿ ಯತಃ ಕಾರಣಾದ್ ಏತಸ್ಯ ಜಗತಃ ಪತಿರಾಗಚ್ಛತಿ ಕಿನ್ತು  
ಮಯಾ ಸಹ ತಸ್ಯ ಕೋಪಿ ಸಮ್ಪನ್ನೋ ನಾಸ್ತಿ | 31 ಅಹಂ ಪಿತರಿ  
ಪ್ರೇಮ ಕರೋಮಿ ತಥಾ ಪಿತು ವಿಧಿವತ್ ಕರ್ಮಾಣಿ ಕರೋಮೀತಿ  
ಯೇನ ಜಗತೋ ಲೋಕಾ ಜಾನನ್ತಿ ತದರ್ಥಮ್ ಉತ್ತಿಷ್ಠತ ವಯಂ  
ಸ್ಥಾನಾದಸ್ಮಾದ್ ಗಚ್ಛಾಮ |

**15** ಅಹಂ ಸತ್ಯದ್ರಾಕ್ಷಾಲತಾಸ್ವರೂಪೋ ಮಮ ಪಿತಾ  
ತೂದ್ಯಾನಪರಿಚಾರಕಸ್ವರೂಪಙ್ಗು | 2 ಮಮ ಯಾಸು ಶಾಖಾಸು  
ಫಲಾನಿ ನ ಭವನ್ತಿ ತಾಃ ಸ ಛಿನತ್ತಿ ತಥಾ ಫಲವತ್ಯಃ ಶಾಖಾ  
ಯಥಾಧಿಕಫಲಾನಿ ಫಲನ್ತಿ ತದರ್ಥಂ ತಾಃ ಪರಿಷ್ಕರೋತಿ | 3 ಇದಾನೀಂ  
ಮಯೋಕ್ತೋಪದೇಶೇನ ಯೂಯಂ ಪರಿಷ್ಕೃತಾಃ | 4 ಅತಃ  
ಕಾರಣಾತ್ ಮಯಿ ತಿಷ್ಠತ ತೇನಾಹಮಪಿ ಯುಷ್ಮಾಸು ತಿಷ್ಠಾಮಿ,  
ಯತೋ ಹೇತೋ ದ್ರಾಕ್ಷಾಲತಾಯಾಮ್ ಅಸಂಲಗ್ನಾ ಶಾಖಾ ಯಥಾ  
ಫಲವತೀ ಭವಿತುಂ ನ ಶಕ್ನೋತಿ ತಥಾ ಯೂಯಮಪಿ ಮಯ್ಯತಿಷ್ಠಂತಃ  
ಫಲವನ್ನೋ ಭವಿತುಂ ನ ಶಕ್ನುಥ | 5 ಅಹಂ ದ್ರಾಕ್ಷಾಲತಾಸ್ವರೂಪೋ

ಯೂಯಿಷ್ಠ ಶಾಖಾಸ್ವರೂಪೋಃ; ಯೋ ಜನೋ ಮಯಿ ತಿಷ್ಠತಿ ಯತ್ರ  
ಚಾಹಂ ತಿಷ್ಠಾಮಿ, ಸ ಪ್ರಚೂರಫಲೈಃ ಫಲವಾನ್ ಭವತಿ, ಕಿನ್ನು ಮಾಂ  
ವಿನಾ ಯೂಯಂ ಕಿಮಪಿ ಕರ್ತುಂ ನ ಶಕ್ನುಥ | 6 ಯಃ ಕಶ್ಚಿನ್ ಮಯಿ  
ನ ತಿಷ್ಠತಿ ಸ ಶುಷ್ಕಶಾಖೇವ ಬಹಿ ನಿಕ್ಷಿಪ್ಯತೇ ಲೋಕಾಶ್ಚ ತಾ ಆಹ್ಯತ್ಯ  
ವಹ್ನಾನಿಕ್ಷಿಪ್ಯ ದಾಹಯನ್ತಿ | 7 ಯದಿ ಯೂಯಂ ಮಯಿ ತಿಷ್ಠಥ ಮಮ  
ಕಥಾ ಚ ಯುಷ್ಮಾಸು ತಿಷ್ಠತಿ ತರ್ಹಿ ಯದ್ ವಾಙ್ಮಿತ್ವಾ ಯಾಚಿಷ್ಯದ್ವೇ  
ಯುಷ್ಮಾಕಂ ತದೇವ ಸಫಲಂ ಭವಿಷ್ಯತಿ | 8 ಯದಿ ಯೂಯಂ  
ಪ್ರಚೂರಫಲವನ್ನೋ ಭವಥ ತರ್ಹಿ ತದ್ವಾರಾ ಮಮ ಪಿತು ಮರ್ಹಿಮಾ  
ಪ್ರಕಾಶಿಷ್ಯತೇ ತಥಾ ಯೂಯಂ ಮಮ ಶಿಷ್ಯಾ ಇತಿ ಪರಿಕ್ಷಾಯಿಷ್ಯದ್ವೇ |  
9 ಪಿತಾ ಯಥಾ ಮಯಿ ಪ್ರೀತವಾನ್ ಅಹಮಪಿ ಯುಷ್ಮಾಸು ತಥಾ  
ಪ್ರೀತವಾನ್ ಅತೋ ಹೇತೋ ಯೂಯಂ ನಿರನ್ತರಂ ಮಮ  
ಪ್ರೇಮಪಾತ್ರಾಣಿ ಭೂತ್ವಾ ತಿಷ್ಠತ | 10 ಅಹಂ ಯಥಾ ಪಿತುರಾಜ್ಞಾ  
ಗೃಹೀತ್ವಾ ತಸ್ಯ ಪ್ರೇಮಭಾಜನಂ ತಿಷ್ಠಾಮಿ ತಥೈವ ಯೂಯಮಪಿ ಯದಿ  
ಮಮಾಜ್ಞಾ ಗುಹೀಥ ತರ್ಹಿ ಮಮ ಪ್ರೇಮಭಾಜನಾನಿ ಸ್ಥಾಸ್ಯಥ | 11  
ಯುಷ್ಮನ್ನಿಮಿತ್ತಂ ಮಮ ಯ ಆಹ್ಲಾದಃ ಸ ಯಥಾ ಚಿರಂ ತಿಷ್ಠತಿ  
ಯುಷ್ಮಾಕಮ್ ಆನನ್ದಶ್ಚ ಯಥಾ ಪೂರ್ಯತೇ ತದರ್ಥಂ ಯುಷ್ಮಭ್ಯಮ್  
ಏತಾಃ ಕಥಾ ಅತ್ರಕಥಮ್ | 12 ಅಹಂ ಯುಷ್ಮಾಸು ಯಥಾ ಪ್ರೀಯೇ  
ಯೂಯಮಪಿ ಪರಸ್ಪರಂ ತಥಾ ಪ್ರೀಯದ್ವಮ್ ಏಷಾ ಮಮಾಜ್ಞಾ | 13  
ಮಿತ್ರಾಣಾಂ ಕಾರಣಾತ್ ಸ್ವಪ್ರಾಣದಾನಪರ್ಯಂತಂ ಯತ್ ಪ್ರೇಮ  
ತಸ್ಮಾನ್ ಮಹಾಪ್ರೇಮ ಕಸ್ಯಾಪಿ ನಾಸ್ತಿ | 14 ಅಹಂ ಯದ್ಯದ್ ಆದಿಶಾಮಿ  
ತತ್ತದೇವ ಯದಿ ಯೂಯಮ್ ಆಚರತ ತರ್ಹಿ ಯೂಯಮೇವ ಮಮ  
ಮಿತ್ರಾಣಿ | 15 ಅದ್ಯಾರಭ್ಯ ಯುಷ್ಮಾನ್ ದಾಸಾನ್ ನ ವದಿಷ್ಯಾಮಿ ಯತ್  
ಪ್ರಭು ಯತ್ ಕರೋತಿ ದಾಸಸ್ತದ್ ನ ಜಾನಾತಿ; ಕಿನ್ನು ಪಿತುಃ ಸಮೀಪೇ  
ಯದ್ಯದ್ ಅಶೃಣವಂ ತತ್ ಸರ್ವಂ ಯುಷ್ಮಾನ್ ಅಜ್ಞಾಪಯಮ್  
ತತ್ಕಾರಣಾದ್ ಯುಷ್ಮಾನ್ ಮಿತ್ರಾಣಿ ಪ್ರೋಕ್ತವಾನ್ | 16 ಯೂಯಂ  
ಮಾಂ ರೋಚಿತವನ್ತ ಇತಿ ನ, ಕಿನ್ತ್ವಹಮೇವ ಯುಷ್ಮಾನ್  
ರೋಚಿತವಾನ್ ಯೂಯಂ ಗತ್ವಾ ಯಥಾ ಫಲಾನ್ಯುತ್ಪಾದಯಥ ತಾನಿ  
ಫಲಾನಿ ಚಾಕ್ಷಯಾಣಿ ಭವನ್ತಿ, ತದರ್ಥಂ ಯುಷ್ಮಾನ್ ನೃಜುನಜಂ  
ತಸ್ಮಾನ್ ಮಮ ನಾಮ ಪ್ರೋಚ್ಯ ಪಿತರಂ ಯತ್ ಕಿಞ್ಚಿದ್ ಯಾಚಿಷ್ಯದ್ವೇ

ತದೇವ ಸ ಯುಷ್ಮಭ್ಯಂ ದಾಸ್ಯತಿ | 17 ಯೂಯಂ ಪರಸ್ಪರಂ  
ಪ್ರೀಯದ್ವಮ್ ಅಹಮ್ ಇತ್ಯಾಜ್ಞಾಪಯಾಮಿ | 18 ಜಗತೋ ಲೋಕೈ  
ಯುಷ್ಮಾಸು ಋತೀಯಿತೇಷು ತೇ ಪೂರ್ವಂ ಮಾಮೇವಾರ್ತೀಯನ್ತ  
ಇತಿ ಯೂಯಂ ಜಾನೀಥ | 19 ಯದಿ ಯೂಯಂ ಜಗತೋ ಲೋಕಾ  
ಅಭವಿಷ್ಯತ ತರ್ಹಿ ಜಗತೋ ಲೋಕಾ ಯುಷ್ಮಾನ್ ಆತ್ಮೀಯಾನ್  
ಬುದ್ಧಾಪ್ರೇಷ್ಯಂತಃ ಕಿನ್ತು ಯೂಯಂ ಜಗತೋ ಲೋಕಾ ನ ಭವಥ,  
ಅಹಂ ಯುಷ್ಮಾನ್ ಅಸ್ಮಾಜ್ಜಗತೋಽರೋಚಯಮ್ ಏತಸ್ಮಾತ್  
ಕಾರಣಾಜ್ಜಗತೋ ಲೋಕಾ ಯುಷ್ಮಾನ್ ಋತೀಯಂತೇ | 20 ದಾಸಃ  
ಪ್ರಭೋ ಮರ್ಹಾನ್ ನ ಭವತಿ ಮಮೈತತ್ ಪೂರ್ವೀಯಂ ವಾಕ್ಯಂ  
ಸ್ಮರತಃ; ತೇ ಯದಿ ಮಾಮೇವಾತಾಡಯನ್ ತರ್ಹಿ ಯುಷ್ಮಾನಪಿ  
ತಾಡಯಿಷ್ಯಂತಿ, ಯದಿ ಮಮ ವಾಕ್ಯಂ ಗೃಹ್ಯಂತಿ ತರ್ಹಿ ಯುಷ್ಮಾಕಮಪಿ  
ವಾಕ್ಯಂ ಗ್ರಹೀಷ್ಯಂತಿ | 21 ಕಿನ್ತು ತೇ ಮಮ ನಾಮಕಾರಣಾದ್ ಯುಷ್ಮಾನ್  
ಪ್ರತಿ ತಾದೃಶಂ ವ್ಯವಹರಿಷ್ಯಂತಿ ಯತೋ ಯೋ ಮಾಂ ಪ್ರೇರಿತವಾನ್  
ತಂ ತೇ ನ ಜಾನಂತಿ | 22 ತೇಷಾಂ ಸನ್ನಿಧಿಮ್ ಆಗತ್ಯ ಯದ್ಯಹಂ  
ನಾಕಥಯಿಷ್ಯಂ ತರ್ಹಿ ತೇಷಾಂ ಪಾಪಂ ನಾಭವಿಷ್ಯತ್ ಕಿನ್ತ್ವಧುನಾ  
ತೇಷಾಂ ಪಾಪಮಾಚ್ಛಾದಯಿತುಮ್ ಉಪಾಯೋ ನಾಸ್ತಿ | 23 ಯೋ  
ಜನೋ ಮಾಮ್ ಋತೀಯತೇ ಸ ಮಮ ಪಿತರಮಪಿ ಋತೀಯತೇ |  
24 ಯಾದೃಶಾನಿ ಕರ್ಮಾಣಿ ಕೇನಾಪಿ ಕದಾಪಿ ನಾಕ್ರಿಯನ್ತ ತಾದೃಶಾನಿ  
ಕರ್ಮಾಣಿ ಯದಿ ತೇಷಾಂ ಸಾಕ್ಷಾದ್ ಅಹಂ ನಾಕರಿಷ್ಯಂ ತರ್ಹಿ  
ತೇಷಾಂ ಪಾಪಂ ನಾಭವಿಷ್ಯತ್ ಕಿನ್ತ್ವಧುನಾ ತೇ ದೃಷ್ಟ್ವಾಪಿ ಮಾಂ  
ಮಮ ಪಿತರಇಶ್ಚಾರ್ತೀಯನ್ತ | 25 ತಸ್ಮಾತ್ ತೇಽಕಾರಣಂ ಮಾಮ್  
ಋತೀಯಂತೇ ಯದೇತದ್ ವಚನಂ ತೇಷಾಂ ಶಾಸ್ತ್ರೇ ಲಿಖಿತಮಾಸ್ತೇ  
ತತ್ ಸಫಲಮ್ ಅಭವತ್ | 26 ಕಿನ್ತು ಪಿತು ನಿರ್ಗತಂ ಯಂ  
ಸಹಾಯಮರ್ಥಾತ್ ಸತ್ಯಮಯಮ್ ಆತ್ಮಾನಂ ಪಿತುಃ ಸಮೀಪಾದ್  
ಯುಷ್ಮಾಕಂ ಸಮೀಪೇ ಪ್ರೇಷಯಿಷ್ಯಾಮಿ ಸ ಆಗತ್ಯ ಮಯಿ ಪ್ರಮಾಣಂ  
ದಾಸ್ಯತಿ | 27 ಯೂಯಂ ಪ್ರಥಮಮಾರಭ್ಯ ಮಯಾ ಸಾರ್ಧಂ ತಿಷ್ಠಥ  
ತಸ್ಮಾದ್ಧೇತೋ ಯೂಯಮಪಿ ಪ್ರಮಾಣಂ ದಾಸ್ಯಥ |

**16** ಯುಷ್ಮಾಕಂ ಯಥಾ ವಾಧಾ ನ ಜಾಯತೇ ತದರ್ಥಂ ಯುಷ್ಮಾನ್  
ಏತಾನಿ ಸರ್ವವಾಕ್ಯಾನಿ ವ್ಯಾಹರಂ | 2 ಲೋಕಾ ಯುಷ್ಮಾನ್

ಭಜನಗೃಹೇಭ್ಯೋ ದೂರೀಕರಿಷ್ಯನ್ತಿ ತಥಾ ಯಸ್ಮಿನ್ ಸಮಯೇ  
 ಯುಷ್ಮಾನ್ ಹತ್ವಾ ಈಶ್ವರಸ್ಯ ತುಷ್ಟಿ ಜನಕಂ ಕರ್ಮಾಕುರ್ಮ್ ಇತಿ  
 ಮಂಸ್ಯಂತೇ ಸ ಸಮಯ ಆಗಚ್ಛನ್ತಿ| 3 ತೇ ಪಿತರಂ ಮಾಘ್ವ ನ  
 ಜಾನನ್ತಿ, ತಸ್ಮಾದ್ ಯುಷ್ಮಾನ್ ಪ್ರತೀದೃಶಮ್ ಆಚರಿಷ್ಯನ್ತಿ| 4  
 ಅತೋ ಹೇತಾಃ ಸಮಯೇ ಸಮುಪಸ್ಥಿತೇ ಯಥಾ ಮಮ ಕಥಾ  
 ಯುಷ್ಮಾಕಂ ಮನಃಸುಃ ಸಮುಪತಿಷ್ಯತಿ ತದರ್ಥಂ ಯುಷ್ಮಾಭ್ಯಮ್  
 ಏತಾಂ ಕಥಾಂ ಕಥಯಾಮಿ ಯುಷ್ಮಾಭಿಃ ಸಾರ್ಥಮ್ ಅಹಂ  
 ತಿಷ್ಠನ್ ಪ್ರಥಮಂ ತಾಂ ಯುಷ್ಮಾಭ್ಯಂ ನಾಕಥಯಂ| 5 ಸಾಮ್ಪ್ರತಂ  
 ಸ್ವಸ್ಯ ಪ್ರೇರಯಿತುಃ ಸಮೀಪಂ ಗಚ್ಛಾಮಿ ತಥಾಪಿ ತ್ವಂ ಕ್ವ ಗಚ್ಛಸಿ  
 ಕಥಾಮೇತಾಂ ಯುಷ್ಮಾಕಂ ಕೋಪಿ ಮಾಂ ನ ಪೃಚ್ಛತಿ| 6 ಕಿನ್ನು  
 ಮಯೋಕ್ತಾಭಿರಾಭಿಃ ಕಥಾಭಿ ಯೂಷ್ಮಾಕಮ್ ಅನ್ತಃಕರಣಾನಿ  
 ದುಃಖೀನ ಪೂರ್ಣಾನ್ಯಭವನ್| 7 ತಥಾಪ್ಯಹಂ ಯಥಾರ್ಥಂ  
 ಕಥಯಾಮಿ ಮಮ ಗಮನಂ ಯುಷ್ಮಾಕಂ ಹಿತಾರ್ಥಮೇವ, ಯತೋ  
 ಹೇತೋ ಗಮನೇ ನ ಕೃತೇ ಸಹಾಯೋ ಯುಷ್ಮಾಕಂ ಸಮೀಪಂ  
 ನಾಗಮಿಷ್ಯತಿ ಕಿನ್ನು ಯದಿ ಗಚ್ಛಾಮಿ ತರ್ಹಿ ಯುಷ್ಮಾಕಂ ಸಮೀಪೇ ತಂ  
 ಪ್ರೇಷಯಿಷ್ಯಾಮಿ| 8 ತತಃ ಸ ಆಗತ್ಯ ಪಾಪಪುಣ್ಯದಣ್ಣೇಷು ಜಗತೋ  
 ಲೋಕಾನಾಂ ಪ್ರಬೋಧಂ ಜನಯಿಷ್ಯತಿ| 9 ತೇ ಮಯಿ ನ ವಿಶ್ವಸನ್ತಿ  
 ತಸ್ಮಾದ್ಧೇತೋಃ ಪಾಪಪ್ರಬೋಧಂ ಜನಯಿಷ್ಯತಿ| 10 ಯುಷ್ಮಾಕಮ್  
 ಅದೃಶ್ಯಃ ಸನ್ನಹಂ ಪಿತುಃ ಸಮೀಪಂ ಗಚ್ಛಾಮಿ ತಸ್ಮಾದ್ ಪುಣ್ಯೇ  
 ಪ್ರಬೋಧಂ ಜನಯಿಷ್ಯತಿ| 11 ಏತಜ್ಜಗತೋಽಧಿಪತಿ ದರ್ಶಾನ್ವಾಂ  
 ಪ್ರಾಪ್ನೋತಿ ತಸ್ಮಾದ್ ದಣ್ಣೇ ಪ್ರಬೋಧಂ ಜನಯಿಷ್ಯತಿ| 12 ಯುಷ್ಮಾಭ್ಯಂ  
 ಕಥಯಿತುಂ ಮಮಾನೇಕಾಃ ಕಥಾ ಆಸತೇ, ತಾಃ ಕಥಾ ಇದಾನೀಂ  
 ಯೂಯಂ ಸೋಢುಂ ನ ಶಕ್ನುಥ; 13 ಕಿನ್ನು ಸತ್ಯಮಯ ಆತ್ಮಾ  
 ಯದಾ ಸಮಾಗಮಿಷ್ಯತಿ ತದಾ ಸರ್ವ್ವಂ ಸತ್ಯಂ ಯುಷ್ಮಾನ್ ನೇಷ್ಯತಿ, ಸ  
 ಸ್ವತಃ ಕಿಮಪಿ ನ ವದಿಷ್ಯತಿ ಕಿನ್ನು ಯಚ್ಛ್ರೇಷ್ಯತಿ ತದೇವ ಕಥಯಿತ್ವಾ  
 ಭಾವಿಕಾರ್ಯಂ ಯುಷ್ಮಾನ್ ಜ್ಞಾಪಯಿಷ್ಯತಿ| 14 ಮಮ ಮಹಿಮಾನಂ  
 ಪ್ರಕಾಶಯಿಷ್ಯತಿ ಯತೋ ಮದೀಯಾಂ ಕಥಾಂ ಗೃಹೀತ್ವಾ ಯುಷ್ಮಾನ್  
 ಬೋಧಯಿಷ್ಯತಿ| 15 ಪಿತು ಯದ್ಯದ್ ಆಸ್ತೇ ತತ್ ಸರ್ವ್ವಂ ಮಮ  
 ತಸ್ಮಾದ್ ಕಾರಣಾದ್ ಅವಾದಿಷಂ ಸ ಮದೀಯಾಂ ಕಥಾಂ ಗೃಹೀತ್ವಾ



ಯುಷ್ಮಾನ್ ಬೋಧಯಿಷ್ಯತಿ | 16 ಕಿಯತ್ಕಾಲಾತ್ ಪರಂ ಯೂಯಂ  
ಮಾಂ ದ್ರಷ್ಟುಂ ನ ಲಪ್ಸ್ಯದ್ಧೇ ಕಿನ್ನು ಕಿಯತ್ಕಾಲಾತ್ ಪರಂ ಪುನ  
ದ್ರಷ್ಟುಂ ಲಪ್ಸ್ಯದ್ಧೇ ಯತೋಹಂ ಪಿತುಃ ಸಮೀಪಂ ಗಚ್ಛಾಮಿ | 17  
ತತಃ ಶಿಷ್ಯಾಣಾಂ ಕಿಯನ್ನೋ ಜನಾಃ ಪರಸ್ಪರಂ ವದಿತುಮ್ ಆರಭನ್ತ  
ಕಿಯತ್ಕಾಲಾತ್ ಪರಂ ಮಾಂ ದ್ರಷ್ಟುಂ ನ ಲಪ್ಸ್ಯದ್ಧೇ ಕಿನ್ನು ಕಿಯತ್ಕಾಲಾತ್  
ಪರಂ ಪುನ ದ್ರಷ್ಟುಂ ಲಪ್ಸ್ಯದ್ಧೇ ಯತೋಹಂ ಪಿತುಃ ಸಮೀಪಂ  
ಗಚ್ಛಾಮಿ, ಇತಿ ಯದ್ ವಾಕ್ಯಮ್ ಅಯಂ ವದತಿ ತತ್ ಕಿಂ? 18 ತತಃ  
ಕಿಯತ್ಕಾಲಾತ್ ಪರಮ್ ಇತಿ ತಸ್ಯ ವಾಕ್ಯಂ ಕಿಂ? ತಸ್ಯ ವಾಕ್ಯಸ್ಯಾಭಿಪ್ರಾಯಂ  
ವಯಂ ಬೋದ್ಯಂ ನ ಶಕ್ನುಮಸ್ಮೈರಿತಿ 19 ನಿಗದಿತೇ ಯೀಶುಸ್ತೇಷಾಂ  
ಪ್ರಶ್ನೇಚ್ಛಾಂ ಜ್ಞಾತ್ವಾ ತೇಭ್ಯೋಽಕಥಯತ್ ಕಿಯತ್ಕಾಲಾತ್ ಪರಂ ಮಾಂ  
ದ್ರಷ್ಟುಂ ನ ಲಪ್ಸ್ಯದ್ಧೇ, ಕಿನ್ನು ಕಿಯತ್ಕಾಲಾತ್ ಪರಂ ಪೂನ ದ್ರಷ್ಟುಂ  
ಲಪ್ಸ್ಯದ್ಧೇ, ಯಾಮಿಮಾಂ ಕಥಾಮಕಥಯಂ ತಸ್ಯಾ ಅಭಿಪ್ರಾಯಂ  
ಕಿಂ ಯೂಯಂ ಪರಸ್ಪರಂ ಮೃಗಯದ್ಧೇ? 20 ಯುಷ್ಮಾನಹಮ್  
ಅತಿಯಥಾರ್ಥಂ ವದಾಮಿ ಯೂಯಂ ಕ್ರಂದಿಷ್ಯಥ ವಿಲಪಿಷ್ಯಥ ಚ, ಕಿನ್ನು  
ಜಗತೋ ಲೋಕಾ ಆನಂದಿಷ್ಯನ್ತಿ; ಯೂಯಂ ಶೋಕಾಕುಲಾ ಭವಿಷ್ಯಥ  
ಕಿನ್ನು ಶೋಕಾತ್ ಪರಂ ಆನಂದಯುಕ್ತಾ ಭವಿಷ್ಯಥ | 21 ಪ್ರಸವಕಾಲ  
ಉಪಸ್ಥಿತೇ ನಾರೀ ಯಥಾ ಪ್ರಸವವೇದನಯಾ ವ್ಯಾಕುಲಾ ಭವತಿ  
ಕಿನ್ನು ಪುತ್ರೇ ಭೂಮಿಷ್ಯೇ ಸತಿ ಮನುಷ್ಯೈಕೋ ಜನ್ಮನಾ ನರಲೋಕೇ  
ಪ್ರವಿಷ್ಟ ಇತ್ಯಾನಂದಾತ್ ತಸ್ಯಾಸ್ತತ್ಸರ್ವಂ ದುಃಖಂ ಮನಸಿ ನ ತಿಷ್ಯತಿ,  
22 ತಥಾ ಯೂಯಮಪಿ ಸಾಮ್ಪ್ರತಂ ಶೋಕಾಕುಲಾ ಭವಥ ಕಿನ್ನು  
ಪುನರಪಿ ಯುಷ್ಮಭ್ಯಂ ದರ್ಶನಂ ದಾಸ್ಯಾಮಿ ತೇನ ಯುಷ್ಮಾಕಮ್  
ಅನ್ತಃಕರಣಾನಿ ಸಾನಂದಾನಿ ಭವಿಷ್ಯನ್ತಿ, ಯುಷ್ಮಾಕಂ ತಮ್ ಆನಂದಜ್ಞ  
ಕೋಪಿ ಹರ್ತುಂ ನ ಶಕ್ಯತಿ | 23 ತಸ್ಮಿನ್ ದಿವಸೇ ಕಾಮಪಿ ಕಥಾಂ ಮಾಂ  
ನ ಪ್ರಕ್ಷ್ಯಥ | ಯುಷ್ಮಾನಹಮ್ ಅತಿಯಥಾರ್ಥಂ ವದಾಮಿ, ಮಮ  
ನಾಮ್ನಾ ಯತ್ ಕಿಂಚಿದ್ ಪಿತರಂ ಯಾಚಿಷ್ಯದ್ಧೇ ತದೇವ ಸ ದಾಸ್ಯತಿ |  
24 ಪೂರ್ವೇ ಮಮ ನಾಮ್ನಾ ಕಿಮಪಿ ನಾಯಾಚದ್ಧಂ, ಯಾಚದ್ಧಂ  
ತತಃ ಪ್ರಾಪ್ಸ್ಯಥ ತಸ್ಮಾದ್ ಯುಷ್ಮಾಕಂ ಸಮ್ಪೂರ್ಣಾನಂದೋ ಜನಿಷ್ಯತೇ |  
25 ಉಪಮಾಕಥಾಭಿಃ ಸರ್ವಾಣ್ಯೇತಾನಿ ಯುಷ್ಮಾನ್ ಜ್ಞಾಪಿತವಾನ್  
ಕಿನ್ನು ಯಸ್ಮಿನ್ ಸಮಯೇ ಉಪಮಯಾ ನೋಕ್ತಾ ಪಿತುಃ ಕಥಾಂ

ಸ್ವಪ್ನಂ ಜ್ಞಾಪಯಿಷ್ಯಾಮಿ ಸಮಯ ಏತಾದೃಶ ಆಗಚ್ಛತಿ | 26 ತದಾ  
ಮಮ ನಾಮ್ನಾ ಪ್ರಾರ್ಥಯಿಷ್ಯದ್ವೇ ಽಹಂ ಯುಷ್ಮನ್ನಿಮಿತ್ತಂ ಪಿತರಂ  
ವಿನೇಷ್ಯೇ ಕಥಾಮಿಮಾಂ ನ ವದಾಮಿ; 27 ಯತೋ ಯೂಯಂ ಮಯಿ  
ಪ್ರೇಮ ಕುರುಥ, ತಥಾಹಮ್ ಈಶ್ವರಸ್ಯ ಸಮೀಪಾದ್ ಆಗತವಾನ್  
ಇತ್ಯಪಿ ಪ್ರತೀಥ, ತಸ್ಮಾದ್ ಕಾರಣಾತ್ ಕಾರಣಾತ್ ಪಿತಾ ಸ್ವಯಂ  
ಯುಷ್ಮಾಸು ಪ್ರೀಯತೇ | 28 ಪಿತುಃ ಸಮೀಪಾಜ್ಜಜದ್ ಆಗತೋಸ್ಮಿ  
ಜಗತ್ ಪರಿತ್ಯಜ್ಯ ಚ ಪುನರಪಿ ಪಿತುಃ ಸಮೀಪಂ ಗಚ್ಛಾಮಿ | 29 ತದಾ  
ಶಿಷ್ಯಾ ಅವದನ್, ಹೇ ಪ್ರಭೋ ಭವಾನ್ ಉಪಮಯಾ ನೋಕ್ವಾಧುನಾ  
ಸ್ವಪ್ನಂ ವದತಿ | 30 ಭವಾನ್ ಸರ್ವಜ್ಞಃ ಕೇನಚಿತ್ ಪೃಷ್ಟೋ ಭವಿತುಮಪಿ  
ಭವತಃ ಪ್ರಯೋಜನಂ ನಾಸ್ತೀತ್ಯಧುನಾಸ್ಮಾಕಂ ಸ್ಥಿರಜ್ಞಾನಂ ಜಾತಂ  
ತಸ್ಮಾದ್ ಭವಾನ್ ಈಶ್ವರಸ್ಯ ಸಮೀಪಾದ್ ಆಗತವಾನ್ ಇತ್ಯತ್ರ ವಯಂ  
ವಿಶ್ವಸಿಮಃ | 31 ತತೋ ಯೀಶುಃ ಪ್ರತ್ಯವಾದೀದ್ ಇದಾನೀಂ ಕಿಂ  
ಯೂಯಂ ವಿಶ್ವಸಿಥ? 32 ಪಶ್ಯತ ಸರ್ವೇ ಯೂಯಂ ವಿಕೀರ್ಣಾಃ ಸನ್ನೋ  
ಮಾಮ್ ಏಕಾಕಿನಂ ಪೀರತ್ಯಜ್ಯ ಸ್ವಂ ಸ್ವಂ ಸ್ಥಾನಂ ಗಮಿಷ್ಯಥ, ಏತಾದೃಶಃ  
ಸಮಯ ಆಗಚ್ಛತಿ ವರಂ ಪ್ರಾಯೇಣೋಪಸ್ಥಿತವಾನ್; ತಥಾಪ್ಯಹಂ  
ನೈಕಾಕೀ ಭವಾಮಿ ಯತಃ ಪಿತಾ ಮಯಾ ಸಾರ್ಧಮ್ ಆಸ್ತೇ | 33  
ಯಥಾ ಮಯಾ ಯುಷ್ಮಾಕಂ ಶಾನ್ತಿ ಜಾರ್ಜಯತೇ ತದರ್ಥಮ್ ಏತಾಃ  
ಕಥಾ ಯುಷ್ಮಭ್ಯಮ್ ಅಚಕಥಂ; ಅಸ್ಮಿನ್ ಜಗತಿ ಯುಷ್ಮಾಕಂ ಕ್ಲೇಶೋ  
ಘಟಿಷ್ಯತೇ ಕಿನ್ತ್ವಕ್ಷೋಭಾ ಭವತ ಯತೋ ಮಯಾ ಜಗಜ್ಜಿತಂ |

**17** ತತಃ ಪರಂ ಯೀಶುರೇತಾಃ ಕಥಾಃ ಕಥಯಿತ್ವಾ ಸ್ವರ್ಗಂ  
ವಿಲೋಕ್ಯೈತತ್ ಪ್ರಾರ್ಥಯತ್, ಹೇ ಪಿತಃ ಸಮಯ ಉಪಸ್ಥಿತವಾನ್;  
ಯಥಾ ತವ ಪುತ್ರಸ್ತವ ಮಹಿಮಾನಂ ಪ್ರಕಾಶಯತಿ ತದರ್ಥಂ ತ್ವಂ  
ನಿಜಪುತ್ರಸ್ಯ ಮಹಿಮಾನಂ ಪ್ರಕಾಶಯ | 2 ತ್ವಂ ಯೋಲ್ಲೋಕಾನ್  
ತಸ್ಯ ಹಸ್ತೇ ಸಮರ್ಪಿತವಾನ್ ಸ ಯಥಾ ತೇಭ್ಯೋಽನನ್ತಾಯು  
ರ್ದದಾತಿ ತದರ್ಥಂ ತ್ವಂ ಪ್ರಾಣಿಮಾತ್ರಾಣಾಮ್ ಅಧಿಪತಿತ್ವಭಾರಂ  
ತಸ್ಮೈ ದತ್ತವಾನ್ | (aiōnios g166) 3 ಯಸ್ವಮ್ ಅದ್ವಿತೀಯಃ ಸತ್ಯ  
ಈಶ್ವರಸ್ವಯಾ ಪ್ರೇರಿತಶ್ಚ ಯೀಶುಃ ಖ್ರೀಷ್ಠ ಏತಯೋರುಭಯೋಃ  
ಪರಿಚಯೇ ಪ್ರಾಪ್ತೋಽನನ್ತಾಯು ಭವತಿ | (aiōnios g166) 4 ತ್ವಂ  
ಯಸ್ಯ ಕರ್ಮಣೋ ಭಾರಂ ಮಹ್ಯಂ ದತ್ತವಾನ್, ತತ್ ಸಮ್ಪನ್ನಂ

ಕೃತ್ವಾ ಜಗತ್ಯಸ್ಮಿನ್ ತವ ಮಹಿಮಾನಂ ಪ್ರಾಕಾಶಯಂ | 5 ಅತಏವ  
 ಹೇ ಪಿತರ್ಜಗತ್ಯವಿದ್ಯಮಾನೇ ತ್ವಯಾ ಸಹ ತಿಷ್ಠತೋ ಮಮ ಯೋ  
 ಮಹಿಮಾಸೀತ್ ಸಮ್ಪ್ರತಿ ತವ ಸಮೀಪೇ ಮಾಂ ತಂ ಮಹಿಮಾನಂ  
 ಪ್ರಾಪಯ | 6 ಅನ್ಯಚ್ಚ ತ್ವಮ್ ಏತಜ್ಜಗತೋ ಯಾಲ್ಲೋಕಾನ್ ಮಹ್ಯಮ್  
 ಅದದಾ ಅಹಂ ತೇಭ್ಯಸ್ತವ ನಾಮ್ನಸ್ತತ್ತ್ವಜ್ಞಾನಮ್ ಅದದಾಂ, ತೇ  
 ತವೈವಾಸನ್, ತ್ವಂ ತಾನ್ ಮಹ್ಯಮದದಾಃ, ತಸ್ಮಾತ್ತೇ ತವೋಪದೇಶಮ್  
 ಅಗ್ಮ್ಯಹ್ನ್ | 7 ತ್ವಂ ಮಹ್ಯಂ ಯತ್ ಕಿಚ್ಚಿದ್ ಅದದಾಸ್ತತ್ಸರ್ವಂ ತ್ವತ್ತೋ  
 ಜಾಯತೇ ಇತ್ಯಧುನಾಜಾನನ್ | 8 ಮಹ್ಯಂ ಯಮುಪದೇಶಮ್ ಅದದಾ  
 ಅಹಮಪಿ ತೇಭ್ಯಸ್ತಮುಪದೇಶಮ್ ಅದದಾಂ ತೇಪಿ ತಮಗ್ಮ್ಯಹ್ನ್  
 ತ್ವತ್ತೋಹಂ ನಿರ್ಗತ್ಯ ತ್ವಯಾ ಪ್ರೇರಿತೋಭವಮ್ ಅತ್ರ ಚ ವ್ಯಶ್ವಸನ್ | 9  
 ತೇಷಾಮೇವ ನಿಮಿತ್ತಂ ಪ್ರಾರ್ಥಯೇಹಂ ಜಗತೋ ಲೋಕನಿಮಿತ್ತಂ  
 ನ ಪ್ರಾರ್ಥಯೇ ಕಿನ್ತು ಯಾಲ್ಲೋಕಾನ್ ಮಹ್ಯಮ್ ಅದದಾಸ್ತೇಷಾಮೇವ  
 ನಿಮಿತ್ತಂ ಪ್ರಾರ್ಥಯೇಹಂ ಯತಸ್ತೇ ತವೈವಾಸತೇ | 10 ಯೇ ಮಮ ತೇ  
 ತವ ಯೇ ಚ ತವ ತೇ ಮಮ ತಥಾ ತೈರ್ಮಮ ಮಹಿಮಾ ಪ್ರಕಾಶ್ಯತೇ |  
 11 ಸಾಮ್ಪ್ರತಮ್ ಅಸ್ಮಿನ್ ಜಗತಿ ಮಮಾವಸ್ಥಿತೇಃ ಶೇಷಮ್ ಅಭವತ್  
 ಅಹಂ ತವ ಸಮೀಪಂ ಗಚ್ಛಾಮಿ ಕಿನ್ತು ತೇ ಜಗತಿ ಸ್ಥಾಸ್ಯನ್ತಿ; ಹೇ ಪವಿತ್ರ  
 ಪಿತರಾವಯೋ ಯಥೈಕತ್ವಮಾಸ್ತೇ ತಥಾ ತೇಷಾಮಪೈಕತ್ವಂ ಭವತಿ  
 ತದರ್ಥಂ ಯಾಲ್ಲೋಕಾನ್ ಮಹ್ಯಮ್ ಅದದಾಸ್ತಾನ್ ಸ್ವನಾಮ್ನಾ ರಕ್ಷ |  
 12 ಯಾವನ್ತಿ ದಿನಾನಿ ಜಗತ್ಯಸ್ಮಿನ್ ತೈಃ ಸಹಾಹಮಾಸಂ ತಾವನ್ತಿ ದಿನಾನಿ  
 ತಾನ್ ತವ ನಾಮ್ನಾಹಂ ರಕ್ಷಿತವಾನ್; ಯಾಲ್ಲೋಕಾನ್ ಮಹ್ಯಮ್  
 ಅದದಾಸ್ತಾನ್ ಸರ್ವಾನ್ ಅಹಮರಕ್ಷಂ, ತೇಷಾಂ ಮಧ್ಯೇ ಕೇವಲಂ  
 ವಿನಾಶಪಾತ್ರಂ ಹಾರಿತಂ ತೇನ ಧರ್ಮಪುಸ್ತಕಸ್ಯ ವಚನಂ ಪ್ರತ್ಯಕ್ಷಂ  
 ಭವತಿ | 13 ಕಿನ್ತ್ವಧುನಾ ತವ ಸನ್ನಿಧಿಂ ಗಚ್ಛಾಮಿ ಮಯಾ ಯಥಾ ತೇಷಾಂ  
 ಸಮ್ಪೂರ್ಣಾನನ್ನೋ ಭವತಿ ತದರ್ಥಮಹಂ ಜಗತಿ ತಿಷ್ಠನ್ ಏತಾಃ ಕಥಾ  
 ಅಕಥಯಮ್ | 14 ತವೋಪದೇಶಂ ತೇಭ್ಯೋಽದದಾಂ ಜಗತಾ ಸಹ  
 ಯಥಾ ಮಮ ಸಮ್ಪನ್ನೋ ನಾಸ್ತಿ ತಥಾ ಜಜತಾ ಸಹ ತೇಷಾಮಪಿ  
 ಸಮ್ಪನ್ನಾಭಾವಾಜ್ ಜಗತೋ ಲೋಕಾಸ್ತಾನ್ ಋತೀಯಂತೇ | 15  
 ತ್ವಂ ಜಗತಸ್ತಾನ್ ಗೃಹಾಣೇತಿ ನ ಪ್ರಾರ್ಥಯೇ ಕಿನ್ತ್ವಶ್ಶುಭಾದ್ ರಕ್ಷೇತಿ  
 ಪ್ರಾರ್ಥಯೇಹಮ್ | 16 ಅಹಂ ಯಥಾ ಜಗತ್ಸಮ್ಪನ್ನೀಯೋ ನ ಭವಾಮಿ

ತಥಾ ತೇಪಿ ಜಗತ್ಸಮ್ಭವೋಯಾ ನ ಭವನ್ತಿ | 17 ತವ ಸತ್ಯಕಥಯಾ  
ತಾನ್ ಪವಿತ್ರೀಕುರು ತವ ವಾಕ್ಯಮೇವ ಸತ್ಯಂ | 18 ತ್ವಂ ಯಥಾ  
ಮಾಂ ಜಗತಿ ಪ್ರೈರಯಸ್ತಥಾಹಮಪಿ ತಾನ್ ಜಗತಿ ಪ್ರೈರಯಂ |  
19 ತೇಷಾಂ ಹಿತಾರ್ಥಂ ಯಥಾಹಂ ಸ್ವಂ ಪವಿತ್ರೀಕರೋಮಿ ತಥಾ  
ಸತ್ಯಕಥಯಾ ತೇಪಿ ಪವಿತ್ರೀಭವನ್ತು | 20 ಕೇವಲಂ ಏತೇಷಾಮರ್ಥೇ  
ಪ್ರಾರ್ಥಯೇಹಮ್ ಇತಿ ನ ಕಿನ್ತ್ವೇತೇಷಾಮುಪದೇಶೇನ ಯೇ ಜನಾ  
ಮಯಿ ವಿಶ್ವಸಿಷ್ಯನ್ತಿ ತೇಷಾಮಪ್ಯರ್ಥೇ ಪ್ರಾರ್ಥಯೇಹಮ್ | 21 ಹೇ  
ಪಿತಸ್ತೇಷಾಂ ಸರ್ವೇಷಾಮ್ ಏಕತ್ವಂ ಭವತು ತವ ಯಥಾ ಮಯಿ ಮಮ  
ಚ ಯಥಾ ತ್ವಯೈಕತ್ವಂ ತಥಾ ತೇಷಾಮಪ್ಯಾವಯೋರೇಕತ್ವಂ ಭವತು  
ತೇನ ತ್ವಂ ಮಾಂ ಪ್ರೇರಿತವಾನ್ ಇತಿ ಜಗತೋ ಲೋಕಾಃ ಪ್ರತಿಯನ್ತು |  
22 ಯಥಾವಯೋರೇಕತ್ವಂ ತಥಾ ತೇಷಾಮಪ್ಯೇಕತ್ವಂ ಭವತು ತೇಷ್ವಹಂ  
ಮಯಿ ಚ ತ್ವಮ್ ಇತ್ಯಂ ತೇಷಾಂ ಸಮ್ಪೂರ್ಣಮೇಕತ್ವಂ ಭವತು, ತ್ವಂ  
ಪ್ರೇರಿತವಾನ್ ತ್ವಂ ಮಯಿ ಯಥಾ ಪ್ರೀಯಸೇ ಚ ತಥಾ ತೇಷ್ವಪಿ  
ಪ್ರೀತವಾನ್ ಏತದ್ಯಥಾ ಜಗತೋ ಲೋಕಾ ಜಾನನ್ತಿ 23 ತದರ್ಥಂ ತ್ವಂ  
ಯಂ ಮಹಿಮಾನಂ ಮಹ್ಯಮ್ ಅದದಾಸ್ತಂ ಮಹಿಮಾನಮ್ ಅಹಮಪಿ  
ತೇಭ್ಯೋ ದತ್ತವಾನ್ | 24 ಹೇ ಪಿತ ಜಗತೋ ನಿರ್ಮಾಣಾತ್ ಪೂರ್ವ್ವಂ  
ಮಯಿ ಸ್ನೇಹಂ ಕೃತ್ವಾ ಯಂ ಮಹಿಮಾನಂ ದತ್ತವಾನ್ ಮಮ ತಂ  
ಮಹಿಮಾನಂ ಯಥಾ ತೇ ಪಶ್ಯನ್ತಿ ತದರ್ಥಂ ಯಾಲ್ಲೋಕಾನ್ ಮಹ್ಯಂ  
ದತ್ತವಾನ್ ಅಹಂ ಯತ್ರ ತಿಷ್ಠಾಮಿ ತೇಪಿ ಯಥಾ ತತ್ರ ತಿಷ್ಠನ್ತಿ ಮಮೈಷಾ  
ವಾ ಇಹ | 25 ಹೇ ಯಥಾರ್ಥಿಕ ಪಿತ ಜಗತೋ ಲೋಕೈಸ್ತ್ವಯ್ಯಜ್ಞಾತೇಪಿ  
ತ್ವಾಮಹಂ ಜಾನೇ ತ್ವಂ ಮಾಂ ಪ್ರೇರಿತವಾನ್ ಇತೀಮೇ ಶಿಷ್ಯಾ ಜಾನನ್ತಿ |  
26 ಯಥಾಹಂ ತೇಷು ತಿಷ್ಠಾಮಿ ತಥಾ ಮಯಿ ಯೇನ ಪ್ರೇಮ್ನಾ  
ಪ್ರೇಮಾಕರೋಸ್ತತ್ ತೇಷು ತಿಷ್ಠತಿ ತದರ್ಥಂ ತವ ನಾಮಾಹಂ ತಾನ್  
ಜ್ಞಾಪಿತವಾನ್ ಪುನರಪಿ ಜ್ಞಾಪಯಿಷ್ಯಾಮಿ |

**18** ತಾಃ ಕಥಾಃ ಕಥಯಿತ್ವಾ ಯೇಶುಃ ಶಿಷ್ಯಾನಾದಾಯ  
ಕಿದ್ರೋನ್ನಾಮಕಂ ಸ್ತೋತ ಉತ್ತೀರ್ಯ ಶಿಷ್ಯೈಃ ಸಹ ತತ್ರತ್ಯೋದ್ಯಾನಂ  
ಪ್ರಾವಿಶತ್ | 2 ಕಿನ್ನು ವಿಶ್ವಾಸಘಾತಿಯಿಹೂದಾಸ್ತತ್ ಸ್ಥಾನಂ  
ಪರಿಚೀಯತೇ ಯತೋ ಯೇಶುಃ ಶಿಷ್ಯೈಃ ಸಾರ್ಧಂ ಕದಾಚಿತ್ ತತ್  
ಸ್ಥಾನಮ್ ಅಗಚ್ಛತ್ | 3 ತದಾ ಸ ಯಿಹೂದಾಃ ಸೈನ್ಯಗಣಂ

ಪ್ರಧಾನಯಾಜಕಾನಾಂ ಫಿರೂಶಿನಾಞ್ ಪದಾತಿಗಣಞ್ ಗೃಹೀತ್ವಾ  
 ಪ್ರದೀಪಾನ್ ಉಲ್ಕಾನ್ ಅಸ್ತ್ರಾಣಿ ಚಾದಾಯ ತಸ್ಮಿನ್ ಸ್ಥಾನ  
 ಉಪಸ್ಥಿತವಾನ್ | 4 ಸ್ವಂ ಪ್ರತಿ ಯದ್ ಘಟಿಷ್ಯತೇ ತಜ್ ಜ್ಞಾತ್ವಾ  
 ಯೀಶುರಗ್ರೇಸರಃ ಸನ್ ತಾನಪೃಚ್ಛತ್ ಕಂ ಗವೇಷಯಥ? 5 ತೇ  
 ಪ್ರತ್ಯವದನ್, ನಾಸರತೀಯಂ ಯೀಶುಂ; ತತೋ ಯೀಶುರವಾದೀದ್  
 ಅಹಮೇವ ಸಃ; ತೈಃ ಸಹ ವಿಶ್ವಾಸಘಾತೀ ಯಿಹೂದಾಶ್ಚಾತಿಷ್ಠತ್ | 6  
 ತದಾಹಮೇವ ಸ ತಸ್ಮೈತಾಂ ಕಥಾಂ ಶ್ರುತ್ವೈವ ತೇ ಪಶ್ಚಾದೇತ್ಯ ಭೂಮೌ  
 ಪತಿತಾಃ | 7 ತತೋ ಯೀಶುಃ ಪುನರಪಿ ಪೃಷ್ಯವಾನ್ ಕಂ  
 ಗವೇಷಯಥ? ತತಸ್ತೇ ಪ್ರತ್ಯವದನ್ ನಾಸರತೀಯಂ ಯೀಶುಂ | 8  
 ತದಾ ಯೀಶುಃ ಪ್ರತ್ಯುದಿತವಾನ್ ಅಹಮೇವ ಸ ಇಮಾಂ  
 ಕಥಾಮಚಕಥಮ್; ಯದಿ ಮಾಮನ್ವಿಚ್ಛಥ ತರ್ಹೀಮಾನ್ ಗಂತುಂ ಮಾ  
 ವಾರಯತ | 9 ಇತ್ಥಂ ಭೂತೇ ಮಹ್ಯಂ ಯಾಲೋಕಾನ್  
 ಅದದಾಸ್ತೇಷಾಮ್ ಏಕಮಪಿ ನಾಹಾರಯಮ್ ಇಮಾಂ ಯಾಂ ಕಥಾಂ  
 ಸ ಸ್ವಯಮಕಥಯತ್ ಸಾ ಕಥಾ ಸಫಲಾ ಜಾತಾ | 10 ತದಾ  
 ಶಿಮೋನ್ವಿತರಸ್ಯ ನಿಕಟೇ ಖಜ್ಜಲ್ಲಿತೇಃ ಸ ತಂ ನಿಷ್ಕೋಷಂ ಕೃತ್ವಾ  
 ಮಹಾಯಾಜಕಸ್ಯ ಮಾಲ್ಪನಾಮಾನಂ ದಾಸಮ್ ಆಹತ್ಯ ತಸ್ಯ  
 ದಕ್ಷಿಣಕರ್ಣಂ ಛಿನ್ನವಾನ್ | 11 ತತೋ ಯೀಶುಃ ಪಿತರಮ್ ಅವದತ್,  
 ಖಜ್ಜಂ ಕೋಷೇ ಸ್ಥಾಪಯ ಮಮ ಪಿತಾ ಮಹ್ಯಂ ಪಾತುಂ ಯಂ  
 ಕಂಸಮ್ ಅದದಾತ್ ತೇನಾಹಂ ಕಿಂ ನ ಪಾಸ್ಯಾಮಿ? 12 ತದಾ  
 ಸೈನ್ಯಗಣಃ ಸೇನಾಪತಿ ಯಿಹೂದೀಯಾನಾಂ ಪದಾತಯಶ್ಚ ಯೀಶುಂ  
 ಘೃತ್ವಾ ಬದ್ಧ್ವಾ ಹಾನನ್ನಾಮ್ನಃ ಕಿಯಘಾಃ ಶ್ವಶುರಸ್ಯ ಸಮೀಪಂ  
 ಪ್ರಥಮಮ್ ಅನಯನ್ | 13 ಸ ಕಿಯಘಾಸ್ತಸ್ಮಿನ್ ವತ್ಸರೇ  
 ಮಹಾಯಾಜತ್ವಪದೇ ನಿಯುಕ್ತಃ 14 ಸನ್ ಸಾಧಾರಣಲೋಕಾನಾಂ  
 ಮಜ್ಜಲಾರ್ಥಮ್ ಏಕಜನಸ್ಯ ಮರಣಮುಚಿತಮ್ ಇತಿ ಯಿಹೂದೀಯೈಃ  
 ಸಾರ್ಥಮ್ ಅಮನ್ತ್ರಯತ್ | 15 ತದಾ ಶಿಮೋನ್ವಿತರೋಽನ್ಯೈಕಶಿಷ್ಯಶ್ಚ  
 ಯೀಶೋಃ ಪಶ್ಚಾದ್ ಅಗಚ್ಛತಾಂ ತಸ್ಯಾನ್ಯಶಿಷ್ಯಸ್ಯ ಮಹಾಯಾಜಕೇನ  
 ಪರಿಚಿತತ್ವಾತ್ ಸ ಯೀಶುನಾ ಸಹ ಮಹಾಯಾಜಕಸ್ಯಾಟ್ಪಾಲಿಕಾಂ  
 ಪ್ರಾವಿಶತ್ | 16 ಕಿನ್ನು ಪಿತರೋ ಬಹಿದ್ವಾರಸ್ಯ ಸಮೀಪೇಽತಿಷ್ಠದ್  
 ಅತಏವ ಮಹಾಯಾಜಕೇನ ಪರಿಚಿತಃ ಸ ಶಿಷ್ಯಃ ಪುನರ್ಬಹಿರ್ಗತ್ವಾ

ದೌವಾಯಿಕಾಯೈ ಕಥಯಿತ್ವಾ ಪಿತರಮ್ ಅಭ್ಯನ್ತರಮ್ ಆನಯತ್ | 17  
 ತದಾ ಸ ದ್ವಾರರಕ್ಷಿಕಾ ಪಿತರಮ್ ಅವದತ್ ತ್ವಂ ಕಿಂ ನ ತಸ್ಯ ಮಾನವಸ್ಯ  
 ಶಿಷ್ಯಃ? ತತಃ ಸೋವದದ್ ಅಹಂ ನ ಭವಾಮಿ | 18 ತತಃ ಪರಂ  
 ಯತ್ನಾನೇ ದಾಸಾಃ ಪದಾತಯಶ್ಚ ಶೀತಹೇತೋರಜ್ಜಾರೈ ವರ್ಷಿಂ  
 ಪ್ರಜ್ಞಾಲ್ಯ ತಾಪಂ ಸೇವಿತವನ್ತಸ್ತತ್ನಾನೇ ಪಿತರಸ್ತಿಷ್ಠನ್ ತೈಃ ಸಹ  
 ವಹ್ನಿತಾಪಂ ಸೇವಿತುಮ್ ಆರಭತ | 19 ತದಾ ಶಿಷ್ಯೇಷೂಪದೇಶೇ ಚ  
 ಮಹಾಯಾಜಕೇನ ಯೇಶುಃ ಪೃಷ್ಠಃ 20 ಸನ್ ಪ್ರತ್ಯುಕ್ತವಾನ್  
 ಸರ್ವಲೋಕಾನಾಂ ಸಮಕ್ಷಂ ಕಥಾಮಕಥಯಂ ಗುಪ್ತಂ ಕಾಮಪಿ  
 ಕಥಾಂ ನ ಕಥಯಿತ್ವಾ ಯತ್ ಸ್ಥಾನಂ ಯಿಹೂದೀಯಾಃ ಸತತಂ ಗಚ್ಛಂತಿ  
 ತತ್ರ ಭಜನಗೇಹೇ ಮಂದಿರೇ ಚಾಶಿಕ್ಷಯಂ | 21 ಮತ್ತಃ ಕುತಃ ಪೃಚ್ಛಸಿ?  
 ಯೇ ಜನಾ ಮದುಪದೇಶಮ್ ಅಶೃಣ್ವನ್ ತಾನೇವ ಪೃಚ್ಛ ಯದ್ಯದ್  
 ಅವದಂ ತೇ ತತ್ ಜಾನಿನ್ತ | 22 ತದೇತ್ಥಂ ಪ್ರತ್ಯುದಿತತ್ವಾತ್  
 ನಿಕಟಸ್ಥಪದಾತಿ ಯೀಶುಂ ಚಪೇಟೇನಾಹತ್ಯ ವ್ಯಾಹರತ್  
 ಮಹಾಯಾಜಕಮ್ ಏವಂ ಪ್ರತಿವದಸಿ? 23 ತತೋ ಯೇಶುಃ  
 ಪ್ರತಿಗದಿತವಾನ್ ಯದ್ಯಯಥಾರ್ಥಮ್ ಅಚಕಥಂ ತರ್ಹಿ  
 ತಸ್ಮಾಯಥಾರ್ಥಸ್ಯ ಪ್ರಮಾಣಂ ದೇಹಿ, ಕಿನ್ತು ಯದಿ ಯಥಾರ್ಥಂ ತರ್ಹಿ  
 ಕುತೋ ಹೇತೋ ಮಾರ್ಮ್ ಅತಾಡಯಃ? 24 ಪೂರ್ವ್ವಂ ಹಾನನ್  
 ಸಬಿನ್ಧನಂ ತಂ ಕಿಯಫಾಮಹಾಯಾಜಕಸ್ಯ ಸಮೀಪಂ ಪ್ರೈಷಯತ್ |  
 25 ಶಿಮೋನ್ವಿತರಸ್ತಿಷ್ಠನ್ ವಹ್ನಿತಾಪಂ ಸೇವತೇ, ಏತಸ್ಮಿನ್ ಸಮಯೇ  
 ಕಿಯನ್ತಸ್ತಮ್ ಅಪೃಚ್ಛನ್ ತ್ವಂ ಕಿಮ್ ಏತಸ್ಯ ಜನಸ್ಯ ಶಿಷ್ಯೋ ನ? ತತಃ  
 ಸೋಪಹ್ನುತ್ಯಾಬ್ರವೀದ್ ಅಹಂ ನ ಭವಾಮಿ | 26 ತದಾ  
 ಮಹಾಯಾಜಕಸ್ಯ ಯಸ್ಯ ದಾಸಸ್ಯ ಪಿತರಃ ಕರ್ಣಮಚ್ಛಿನತ್ ತಸ್ಯ  
 ಕುಟುಮ್ಬಃ ಪ್ರತ್ಯುದಿತವಾನ್ ಉದ್ಯಾನೇ ತೇನ ಸಹ ತಿಷ್ಠಂತಂ ತ್ವಾಂ ಕಿಂ  
 ನಾಪಶ್ಯಂ? 27 ಕಿನ್ತು ಪಿತರಃ ಪುನರಪಹ್ನುತ್ಯ ಕಥಿತವಾನ್; ತದಾನೀಂ  
 ಕುಕ್ಕುಟೋಽರೌತ್ | 28 ತದನನ್ತರಂ ಪ್ರತ್ಯೂಷೇ ತೇ ಕಿಯಫಾಗೃಹಾದ್  
 ಅಧಿಪತೇ ಗೃಹಂ ಯೇಶುಮ್ ಅನಯನ್ ಕಿನ್ತು ಯಸ್ಮಿನ್ ಅಶುಚಿತ್ವೇ  
 ಜಾತೇ ತೈ ನಿಫಸ್ತಾರೋತ್ಸವೇ ನ ಭೋಕ್ತವ್ಯಂ, ತಸ್ಯ ಭಯಾದ್  
 ಯಿಹೂದೀಯಾಸ್ತದ್ಗೃಹಂ ನಾವಿಶನ್ | 29 ಅಪರಂ ಪೀಲಾತೋ  
 ಬಹಿರಾಗತ್ಯ ತಾನ್ ಪೃಷ್ಠವಾನ್ ಏತಸ್ಯ ಮನುಷ್ಯಸ್ಯ ಕಂ ದೋಷಂ

ವದಧ? 30 ತದಾ ತೇ ಪೇತ್ಯವದನ್ ದುಷ್ಕರ್ಮಕಾರಿಣಿ ನ  
 ಸತಿ ಭವತಃ ಸಮೀಪೇ ನೈನಂ ಸಮಾರ್ಪಯಿಷ್ಯಾಮಃ | 31  
 ತತಃ ಪೀಲಾತೋಽವದದ್ ಯೂಯಮೇನಂ ಗೃಹೀತ್ವಾ  
 ಸ್ವೇಷಾಂ ವ್ಯವಸ್ಥಯಾ ವಿಚಾರಯತ | ತದಾ ಯಿಹೂದೀಯಾಃ  
 ಪ್ರತ್ಯವದನ್ ಕಸ್ಯಾಪಿ ಮನುಷ್ಯಸ್ಯ ಪ್ರಾಣದಣ್ಡಂ ಕರ್ತುಂ ನಾಸ್ಮಾಕಮ್  
 ಅಧಿಕಾರೋಽಸ್ತಿ | 32 ಏವಂ ಸತಿ ಯೀಶುಃ ಸ್ವಸ್ಯ ಮೃತ್ಯೌ ಯಾಂ ಕಥಾಂ  
 ಕಥಿತವಾನ್ ಸಾ ಸಫಲಾಭವತ್ | 33 ತದನನ್ತರಂ ಪೀಲಾತಃ ಪುನರಪಿ  
 ತದ್ ರಾಜಗೃಹಂ ಗತ್ವಾ ಯೀಶುಮಾಹೂಯ ಪೃಷ್ಟವಾನ್ ತ್ವಂ ಕಿಂ  
 ಯಿಹೂದೀಯಾನಾಂ ರಾಜಾ? 34 ಯೀಶುಃ ಪ್ರತ್ಯವದತ್ ತ್ವಮ್ ಏತಾಂ  
 ಕಥಾಂ ಸ್ವತಃ ಕಥಯಸಿ ಕಿಮನ್ಯಃ ಕಶ್ಚಿನ್ ಮಯಿ ಕಥಿತವಾನ್? 35  
 ಪೀಲಾತೋಽವದದ್ ಅಹಂ ಕಿಂ ಯಿಹೂದೀಯಃ? ತವ ಸ್ವದೇಶೀಯಾ  
 ವಿಶೇಷತಃ ಪ್ರಧಾನಯಾಜಕಾ ಮಮ ನಿಕಟೇ ತ್ವಾಂ ಸಮಾರ್ಪಯನ,  
 ತ್ವಂ ಕಿಂ ಕೃತವಾನ್? 36 ಯೀಶುಃ ಪ್ರತ್ಯವದತ್ ಮಮ ರಾಜ್ಯಮ್  
 ಏತಜ್ಜಗತ್ಸಮ್ಪನ್ನೀಯಂ ನ ಭವತಿ ಯದಿ ಮಮ ರಾಜ್ಯಂ  
 ಜಗತ್ಸಮ್ಪನ್ನೀಯಮ್ ಅಭವಿಷ್ಯತ್ ತರ್ಹಿ ಯಿಹೂದೀಯಾನಾಂ  
 ಹಸ್ತೇಷು ಯಥಾ ಸಮರ್ಪಿತೋ ನಾಭವಂ ತದರ್ಥಂ ಮಮ ಸೇವಕಾ  
 ಅಯೋತ್ಸ್ಯನ್ ಕಿನ್ನು ಮಮ ರಾಜ್ಯಮ್ ಐಹಿಕಂ ನ | 37 ತದಾ ಪೀಲಾತಃ  
 ಕಥಿತವಾನ್, ತರ್ಹಿ ತ್ವಂ ರಾಜಾ ಭವಸಿ? ಯೀಶುಃ ಪ್ರತ್ಯುಕ್ತವಾನ್ ತ್ವಂ  
 ಸತ್ಯಂ ಕಥಯಸಿ, ರಾಜಾಹಂ ಭವಾಮಿ; ಸತ್ಯತಾಯಾಂ ಸಾಕ್ಷ್ಯಂ ದಾತುಂ  
 ಜನಿಂ ಗೃಹೀತ್ವಾ ಜಗತ್ಯಸ್ಮಿನ್ ಅವತೀರ್ಣವಾನ್, ತಸ್ಮಾತ್  
 ಸತ್ಯಧರ್ಮಪಕ್ಷಪಾತಿನೋ ಮಮ ಕಥಾಂ ಶೃಣ್ವನ್ತಿ | 38 ತದಾ ಸತ್ಯಂ  
 ಕಿಂ? ಏತಾಂ ಕಥಾಂ ಪಷ್ಟ್ವಾ ಪೀಲಾತಃ ಪುನರಪಿ ಬಹಿರ್ಗತ್ವಾ  
 ಯಿಹೂದೀಯಾನ್ ಅಭಾಷತ, ಅಹಂ ತಸ್ಯ ಕಮಪ್ಯಪರಾಧಂ ನ  
 ಪ್ರಾಪ್ನೋಮಿ | 39 ನಿಸ್ತಾರೋತ್ಸವಸಮಯೇ ಯುಷ್ಮಾಭಿರಭಿರುಚಿತ  
 ಏಕೋ ಜನೋ ಮಯಾ ಮೋಚಯಿತವ್ಯ ಏಷಾ ಯುಷ್ಮಾಕಂ ರೀತಿರಸ್ತಿ,  
 ಅತಏವ ಯುಷ್ಮಾಕಂ ನಿಕಟೇ ಯಿಹೂದೀಯಾನಾಂ ರಾಜಾನಂ ಕಿಂ  
 ಮೋಚಯಾಮಿ, ಯುಷ್ಮಾಕಮ್ ಇಚ್ಛಾ ಕಾ? 40 ತದಾ ತೇ ಸರ್ವೇ  
 ರುವನ್ತೋ ವ್ಯಾಹರನ್ ಏನಂ ಮಾನುಷಂ ನಹಿ ಬರಬ್ಬಾಂ ಮೋಚಯ |  
 ಕಿನ್ನು ಸ ಬರಬ್ಬಾ ದಸ್ಯುರಾಸೀತ್ |

19 ಪೀಲಾತೋ ಯೀಶುಮ್ ಆನೀಯ ಕಶಯಾ ಪ್ರಾಹಾರಯತ್ |

2 ಪಶ್ಚಾತ್ ಸೇನಾಗಣಃ ಕಣ್ಣಕನಿರ್ಮಿತಂ ಮುಕುಟಂ ತಸ್ಯ ಮಸ್ತಕೇ  
ಸಮರ್ಪ್ಯ ವಾರ್ತಾಕೀರ್ವಣಂ ರಾಜಪರಿಚ್ಛದಂ ಪರಿಧಾಪ್ಯ 3  
ಹೇ ಯಿಹೂದೀಯಾನಾಂ ರಾಜನ್ ನಮಸ್ಕಾರ ಇತ್ಯುಕ್ತ್ವಾ ತಂ  
ಚಪೇಟೇನಾಹನ್ತುಮ್ ಆರಭತ | 4 ತದಾ ಪೀಲಾತಃ ಪುನರಪಿ  
ಬಹಿರ್ಗತ್ವಾ ಲೋಕಾನ್ ಅವದತ್, ಅಸ್ಯ ಕಮಪ್ಯಪರಾಧಂ ನ  
ಲಭೇಽಹಂ, ಪಶ್ಯತ ತದ್ ಯುಷ್ಮಾನ್ ಜ್ಞಾಪಯಿತುಂ ಯುಷ್ಮಾಕಂ  
ಸನ್ನಿಧೌ ಬಹಿರೇನಮ್ ಆನಯಾಮಿ | 5 ತತಃ ಪರಂ ಯೀಶುಃ  
ಕಣ್ಣಕಮುಕುಟವಾನ್ ವಾರ್ತಾಕೀರ್ವಣವಸನವಾಂಶ್ಚ ಬಹಿರಾಗಚ್ಛತ್ |  
ತತಃ ಪೀಲಾತ ಉಕ್ತವಾನ್ ಏನಂ ಮನುಷ್ಯಂ ಪಶ್ಯತ | 6 ತದಾ  
ಪ್ರಧಾನಯಾಜಕಾಃ ಪದಾತಯಶ್ಚ ತಂ ದೃಷ್ಟ್ವಾ ಏನಂ ಕ್ರುಶೇ  
ವಿಧ, ಏನಂ ಕ್ರುಶೇ ವಿಧ, ಇತ್ಯುಕ್ತ್ವಾ ರವಿತುಂ ಆರಭನ್ತ | ತತಃ  
ಪೀಲಾತಃ ಕಥಿತವಾನ್ ಯೂಯಂ ಸ್ವಯಮ್ ಏನಂ ನೀತ್ವಾ  
ಕ್ರುಶೇ ವಿಧತ, ಅಹಮ್ ಏತಸ್ಯ ಕಮಪ್ಯಪರಾಧಂ ನ ಪ್ರಾಪ್ತವಾನ್ |  
7 ಯಿಹೂದೀಯಾಃ ಪ್ರತ್ಯವದನ್ ಅಸ್ಮಾಕಂ ಯಾ ವ್ಯವಸ್ಥಾಸ್ತೇ  
ತದನುಸಾರೇಣಾಸ್ಯ ಪ್ರಾಣಹನನಮ್ ಉಚಿತಂ ಯತೋಯಂ ಸ್ವಮ್  
ಈಶ್ವರಸ್ಯ ಪುತ್ರಮವದತ್ | 8 ಪೀಲಾತ ಇಮಾಂ ಕಥಾಂ ಶ್ರುತ್ವಾ  
ಮಹಾತ್ರಾಸಯುಕ್ತಃ 9 ಸನ್ ಪುನರಪಿ ರಾಜಗೃಹ ಆಗತ್ಯ ಯೀಶುಂ  
ಪೃಷ್ಟವಾನ್ ತ್ವಂ ಕುತ್ರತ್ಯೋ ಲೋಕಃ? ಕಿನ್ನು ಯೀಶಸ್ತಸ್ಯ ಕಿಮಪಿ  
ಪ್ರತ್ಯುತ್ತರಂ ನಾವದತ್ | 10 ಽ ತತಃ ಪೀಲಾತ್ ಕಥಿತವಾನ ತ್ವಂ  
ಕಿಂ ಮಯಾ ಸಾರ್ಥ್ಯಂ ನ ಸಂಲಪಿಷ್ಯಸಿ? ತ್ವಾಂ ಕ್ರುಶೇ ವೇಧಿತುಂ  
ವಾ ಮೋಚಯಿತುಂ ಶಕ್ತಿ ಮರ್ಮಾಸ್ತೇ ಇತಿ ಕಿಂ ತ್ವಂ ನ ಜಾನಾಸಿ?  
ತದಾ ಯೀಶುಃ ಪ್ರತ್ಯವದದ್ ಈಶ್ವರೇಣಾದಂ ಮಮೋಪರಿ ತವ  
ಕಿಮಪ್ಯಧಿಪತಿತ್ವಂ ನ ವಿದ್ಯತೇ, ತಥಾಪಿ ಯೋ ಜನೋ ಮಾಂ ತವ ಹಸ್ತೇ  
ಸಮಾರ್ಪಯತ್ ತಸ್ಯ ಮಹಾಪಾತಕಂ ಜಾತಮ್ | 11 ತದಾ ಯೀಶುಃ  
ಪ್ರತ್ಯವದದ್ ಈಶ್ವರೇಣಾದತ್ತಂ ಮಮೋಪರಿ ತವ ಕಿಮಪ್ಯಧಿಪತಿತ್ವಂ ನ  
ವಿದ್ಯತೇ, ತಥಾಪಿ ಯೋ ಜನೋ ಮಾಂ ತವ ಹಸ್ತೇ ಸಮಾರ್ಪಯತ್  
ತಸ್ಯ ಮಹಾಪಾತಕಂ ಜಾತಮ್ | 12 ತದಾರಭ್ಯ ಪೀಲಾತಸ್ತಂ  
ಮೋಚಯಿತುಂ ಚೇಷ್ಟಿತವಾನ್ ಕಿನ್ನು ಯಿಹೂದೀಯಾ ರುವನ್ನೋ



ವ್ಯಾಹರನ್ ಯದೀಮಂ ಮಾನವಂ ತ್ಯಜಸಿ ತರ್ಹಿ ತ್ವಂ ಕೈಸರಸ್ಯ ಮಿತ್ರಂ  
 ನ ಭವಸಿ, ಯೋ ಜನಃ ಸ್ವಂ ರಾಜಾನಂ ವಕ್ತಿ ಸಬವ ಕೈಮರಸ್ಯ ವಿರುದ್ಧಾಂ  
 ಕಥಾಂ ಕಥಯತಿ | 13 ಏತಾಂ ಕಥಾಂ ಶ್ರುತ್ವಾ ಪೀಲಾತೋ ಯೀಶುಂ  
 ಬಹಿರಾನೀಯ ನಿಸ್ತಾರೋತ್ಸವಸ್ಯ ಆಸಾದನದಿನಸ್ಯ ದ್ವಿತೀಯಪ್ರಹರಾತ್  
 ಪೂರ್ವ್ವಂ ಪ್ರಸ್ತರಬನ್ಧನನಾಮ್ನಿ ಸ್ಥಾನೇ ಽರ್ಥಾತ್ ಇಬ್ರೀಯಭಾಷಯಾ  
 ಯದ್ ಗಬ್ಬಿಥಾ ಕಥ್ಯತೇ ತಸ್ಮಿನ್ ಸ್ಥಾನೇ ವಿಚಾರಾಸನ ಉಪಾವಿಶತ್ |  
 14 ಅನನ್ತರಂ ಪೀಲಾತೋ ಯಿಹೂದೀಯಾನ್ ಅವದತ್, ಯುಷ್ಮಾಕಂ  
 ರಾಜಾನಂ ಪಶ್ಯತ | 15 ಕಿನ್ನು ಏನಂ ದೂರೀಕುರು, ಏನಂ ದೂರೀಕುರು,  
 ಏನಂ ಕ್ರುಶೇ ವಿಧ, ಇತಿ ಕಥಾಂ ಕಥಯಿತ್ವಾ ತೇ ರವಿತುಮ್ ಆರಭನ್ತಃ;  
 ತದಾ ಪೀಲಾತಃ ಕಥಿತವಾನ್ ಯುಷ್ಮಾಕಂ ರಾಜಾನಂ ಕಿಂ ಕ್ರುಶೇ  
 ವೇಧಿಷ್ಯಾಮಿ? ಪ್ರಧಾನಯಾಜಕಾ ಉತ್ತರಮ್ ಅವದನ್ ಕೈಸರಂ  
 ವಿನಾ ಕೋಪಿ ರಾಜಾಸ್ಮಾಕಂ ನಾಸ್ತಿ | 16 ತತಃ ಪೀಲಾತೋ ಯೀಶುಂ  
 ಕ್ರುಶೇ ವೇಧಿತುಂ ತೇಷಾಂ ಹಸ್ತೇಷು ಸಮಾರ್ಪಯತ್, ತತಸ್ತೇ ತಂ  
 ಧೃತ್ವಾ ನೀತವನ್ತಃ | 17 ತತಃ ಪರಂ ಯೀಶುಃ ಕ್ರುಶಂ ವಹನ್  
 ಶಿರಃಕಪಾಲಮ್ ಅರ್ಥಾದ್ ಯದ್ ಇಬ್ರೀಯಭಾಷಯಾ ಗುಲ್ಲಾಂ  
 ವದಂತಿ ತಸ್ಮಿನ್ ಸ್ಥಾನ ಉಪಸ್ಥಿತಃ | 18 ತತಸ್ತೇ ಮಧ್ಯಸ್ಥಾನೇ ತಂ  
 ತಸ್ಮೋಭಯಪಾರ್ಶ್ವೇ ದ್ವಾವಪರೌ ಕ್ರುಶೇಽವಿಧನ್ | 19 ಅಪರಮ್ ಏಷ  
 ಯಿಹೂದೀಯಾನಾಂ ರಾಜಾ ನಾಸರತೀಯಯೀಶುಃ, ಇತಿ ವಿಜ್ಞಾಪನಂ  
 ಲಿಖಿತ್ವಾ ಪೀಲಾತಸ್ತಸ್ಯ ಕ್ರುಶೋಪರಿ ಸಮಯೋಜಯತ್ | 20 ಸಾ  
 ಲಿಪಿಃ ಇಬ್ರೀಯಯೂನಾನೀಯರೋಮೀಯಭಾಷಾಭಿ ಲಿಖಿತಾ;  
 ಯೀಶೋಃ ಕ್ರುಶವೇಧನಸ್ಥಾನಂ ನಗರಸ್ಯ ಸಮೀಪಂ, ತಸ್ಮಾದ್ ಬಹವೋ  
 ಯಿಹೂದೀಯಾಸ್ತಾಂ ಪಠಿತುಮ್ ಆರಭನ್ತ | 21 ಯಿಹೂದೀಯಾನಾಂ  
 ಪ್ರಧಾನಯಾಜಕಾಃ ಪೀಲಾತಮಿತಿ ನ್ಯವೇದಯನ್ ಯಿಹೂದೀಯಾನಾಂ  
 ರಾಜೇತಿ ವಾಕ್ಯಂ ನ ಕಿನ್ನು ಏಷ ಸ್ವಂ ಯಿಹೂದೀಯಾನಾಂ  
 ರಾಜಾನಮ್ ಅವದದ್ ಇತ್ಥಂ ಲಿಖತು | 22 ತತಃ ಪೀಲಾತ  
 ಉತ್ತರಂ ದತ್ತವಾನ್ ಯಲ್ಲೇಖನೀಯಂ ತಲ್ಲಿಖಿತವಾನ್ | 23 ಇತ್ಥಂ  
 ಸೇನಾಗಣೋ ಯೀಶುಂ ಕ್ರುಶೇ ವಿಧಿತ್ವಾ ತಸ್ಯ ಪರಿಧೇಯವಸ್ತ್ರಂ  
 ಚತುರೋ ಭಾಗಾನ್ ಕೃತ್ವಾ ಏಕೈಕಸೇನಾ ಏಕೈಕಭಾಗಮ್  
 ಅಗ್ನಿಹೃತ್ ತಸ್ಮೋತ್ತರೀಯವಸ್ತ್ರಇಚ್ಛಾಗ್ನಿಹೃತ್ | ಕಿನ್ನೂತ್ತರೀಯವಸ್ತ್ರಂ

ಸೂಚಿಸೇವನಂ ವಿನಾ ಸರ್ವಮ್ ಊತಂ | 24 ತಸ್ಮಾತ್ತೇ ವ್ಯಾಹರನ್  
 ಏತತ್ ಕಃ ಪ್ರಾಪ್ಸ್ಯತಿ? ತನ್ನ ಖಣ್ಡಯಿತ್ವಾ ತತ್ರ ಗುಟಿಕಾಪಾತಂ  
 ಕರವಾಮ | ವಿಭಜನ್ತೇಽಧರೀಯಂ ಮೇ ವಸನಂ ತೇ ಪರಸ್ವರಂ |  
 ಮಮೋತ್ತರೀಯವಸ್ತ್ರಾರ್ಥಂ ಗುಟಿಕಾಂ ಪಾತಯಂತಿ ಚ | ಇತಿ  
 ಯದ್ವಾಕ್ಯಂ ಧರ್ಮಪುಸ್ತಕೇ ಲಿಖಿತಮಾಸ್ತೇ ತತ್ ಸೇನಾಗಣೇನೇತ್ಯಂ  
 ವ್ಯವಹರಣಾತ್ ಸಿದ್ಧಮಭವತ್ | 25 ತದಾನೀಂ ಯೀಶೋ ಮಾರ್ತಾ  
 ಮಾತು ಭರ್ಗಿನೀ ಚ ಯಾ ಕ್ಲಿಯಪಾ ಭಾರ್ಯಾ ಮರಿಯಮ್  
 ಮಗ್ದಲೀನೀ ಮರಿಯಮ್ ಚ ಏತಾಸ್ತಸ್ಯ ಕೃಶಸ್ಯ ಸನ್ನಿಧೌ ಸಮತಿಷ್ಯನ್ |  
 26 ತತೋ ಯೀಶುಃ ಸ್ವಮಾತರಂ ಪ್ರಿಯತಮಶಿಷ್ಯಾ ಸಮೀಪೇ  
 ದಣ್ಡಾಯಮಾನೌ ವಿಲೋಕ್ಯ ಮಾತರಮ್ ಅವದತ್, ಹೇ ಯೋಷಿದ್  
 ಏನಂ ತವ ಪುತ್ರಂ ಪಶ್ಯ 27 ಶಿಷ್ಯನ್ವವದತ್, ಏನಾಂ ತವ  
 ಮಾತರಂ ಪಶ್ಯ | ತತಃ ಸ ಶಿಷ್ಯಸ್ತದ್ವಟಿಕಾಯಾಂ ತಾಂ ನಿಜಗೃಹಂ  
 ನೀತವಾನ್ | 28 ಅನನ್ತರಂ ಸರ್ವಂ ಕರ್ಮಾಧುನಾ ಸಮ್ಪನ್ನಮಭೂತ್  
 ಯೀಶುರಿತಿ ಜ್ಞಾತ್ವಾ ಧರ್ಮಪುಸ್ತಕಸ್ಯ ವಚನಂ ಯಥಾ ಸಿದ್ಧಂ  
 ಭವತಿ ತದರ್ಥಮ್ ಅಕಥಯತ್ ಮಮ ಪಿಪಾಸಾ ಜಾತಾ | 29  
 ತತಸ್ತಸ್ಮಿನ್ ಸ್ಥಾನೇ ಅಮ್ಲರಸೇನ ಪೂರ್ಣಪಾತ್ರಸ್ಥಿತ್ಯಾ ತೇ ಸ್ವಪ್ನಮೇಕಂ  
 ತದಮ್ಲರಸೇನಾದ್ರೀಕೃತ್ಯ ಏಸೋಬ್ಬಲೇ ತದ್ ಯೋಜಯಿತ್ವಾ ತಸ್ಯ  
 ಮುಖಸ್ಯ ಸನ್ನಿಧಾವಸ್ಥಾಪಯನ್ | 30 ತದಾ ಯೀಶುರಮ್ಲರಸಂ  
 ಗೃಹೀತ್ವಾ ಸರ್ವಂ ಸಿದ್ಧಮ್ ಇತಿ ಕಥಾಂ ಕಥಯಿತ್ವಾ ಮಸ್ತಕಂ  
 ನಮಯನ್ ಪ್ರಾಣಾನ್ ಪರ್ಯುತ್ಸಜತ್ | 31 ತದ್ವಿನಮ್ ಆಸಾದನದಿನಂ  
 ತಸ್ಮಾತ್ ಪರೇಽಹನಿ ವಿಶ್ರಾಮವಾರೇ ದೇಹಾ ಯಥಾ ಕೃಶೋಪರಿ  
 ನ ತಿಷ್ಠಂತಿ, ಯತಃ ಸ ವಿಶ್ರಾಮವಾರೋ ಮಹಾದಿನಮಾಸೀತ್,  
 ತಸ್ಮಾದ್ ಯಿಹೂದೀಯಾಃ ಪೀಲಾತನಿಕಟಿಂ ಗತ್ವಾ ತೇಷಾಂ  
 ಪಾದಭಜನಸ್ಯ ಸ್ಥಾನಾನ್ತರನಯನಸ್ಯ ಚಾನುಮತಿಂ ಪ್ರಾರ್ಥಯಂತ |  
 32 ಅತಃ ಸೇನಾ ಆಗತ್ಯ ಯೀಶುನಾ ಸಹ ಕೃಶೇ ಹತಯೋಃ  
 ಪ್ರಥಮದ್ವಿತೀಯಚೋರಯೋಃ ಪಾದಾನ್ ಅಭಿಜ್ಞಾನ್; 33 ಕಿನ್ನು  
 ಯೀಶೋಃ ಸನ್ನಿಧಿಂ ಗತ್ವಾ ಸ ಮೃತ ಇತಿ ದೃಷ್ಟ್ವಾ ತಸ್ಯ ಪಾದೌ  
 ನಾಭಿಜ್ಞಾನ್ | 34 ಪಶ್ಚಾದ್ ಏಕೋ ಯೋದ್ಧಾ ಶೂಲಾಘಾತೇನ ತಸ್ಯ  
 ಕುಕ್ಷಿಮ್ ಅವಿಧತ್ ತತ್ಕ್ಷಣಾತ್ ತಸ್ಮಾದ್ ರಕ್ತಂ ಜಲಿಷ್ಠ ನಿರಗಚ್ಛತ್ | 35

ಯೋ ಜನೋಽಸ್ಯ ಸಾಕ್ಷ್ಯಂ ದದಾತಿ ಸ ಸ್ವಯಂ ದೃಷ್ಟವಾನ್ ತಸ್ಯೇದಂ  
ಸಾಕ್ಷ್ಯಂ ಸತ್ಯಂ ತಸ್ಯ ಕಥಾ ಯುಷ್ಮಾಕಂ ವಿಶ್ವಾಸಂ ಜನಯಿತುಂ ಯೋಗ್ಯಾ  
ತತ್ ಸ ಜಾನಾತಿ | 36 ತಸ್ಯೈಕಮ್ ಅಸ್ಯಾಪಿ ನ ಭಂಕ್ಷ್ಯತೇ, 37 ತದ್ವದ್  
ಅನ್ಯಶಾಸ್ತ್ರೇಪಿ ಲಿಖ್ಯತೇ, ಯಥಾ, "ದೃಷ್ಟಿಪಾತಂ ಕರಿಷ್ಯಂತಿ ತೇಽವಿಧನ್  
ಯನ್ನು ತಮ್ಪ್ರತಿ | " 38 ಅರಿಮಥೀಯನಗರಸ್ಯ ಯೂಷಘ್ನಾಮಾ ಶಿಷ್ಯ  
ಏಕ ಆಸೀತ್ ಕಿನ್ನು ಯಿಹೂದೀಯೇಭ್ಯೋ ಭಯಾತ್ ಪ್ರಕಾಶಿತೋ  
ನ ಭವತಿ; ಸ ಯೀಶೋ ದೇಹಂ ನೇತುಂ ಪೀಲಾತಸ್ಯಾನುಮತಿಂ  
ಪ್ರಾರ್ಥಯತ, ತತಃ ಪೀಲಾತೇನಾನುಮತೇ ಸತಿ ಸ ಗತ್ವಾ ಯೀಶೋ  
ದೇಹಮ್ ಅನಯತ್ | 39 ಅಪರಂ ಯೋ ನಿಕದೀಮೋ ರಾತ್ರೌ  
ಯೀಶೋಃ ಸಮೀಪಮ್ ಅಗಚ್ಛತ್ ಸೋಪಿ ಗನ್ಧರಸೇನ ಮಿಶ್ರಿತಂ  
ಪ್ರಾಯೇಣ ಪಞ್ಚಶತೈಟಕಮಗುರುಂ ಗೃಹೀತ್ವಾಗಚ್ಛತ್ | 40  
ತತಸ್ತೇ ಯಿಹೂದೀಯಾನಾಂ ಶ್ತಶಾನೇ ಸ್ಥಾಪನರೀತ್ಯನುಸಾರೇಣ  
ತತ್ಸುಗನ್ಧಿದ್ರವ್ಯೇಣ ಸಹಿತಂ ತಸ್ಯ ದೇಹಂ ವಸ್ತ್ರೇಣಾವೇಷ್ಟಯನ್ | 41  
ಅಪರಞ್ಚ ಯತ್ರ ಸ್ಥಾನೇ ತಂ ಕ್ರಶೇಽವಿಧನ್ ತಸ್ಯ ನಿಕಟಸ್ಥೋದ್ಯಾನೇ  
ಯತ್ರ ಕಿಮಪಿ ಮೃತದೇಹಂ ಕದಾಪಿ ನಾಸ್ಥಾಪ್ಯತ ತಾದೃಶಮ್  
ಏಕಂ ನೂತನಂ ಶ್ತಶಾನಮ್ ಆಸೀತ್ | 42 ಯಿಹೂದೀಯಾನಾಮ್  
ಆಸಾದನದಿನಾಗಮನಾತ್ ತೇ ತಸ್ಮಿನ್ ಸಮೀಪಸ್ಥಶ್ತಶಾನೇ ಯೀಶುಮ್  
ಅಶಾಯಯನ್ |

**20** ಅನನ್ತರಂ ಸಪ್ತಾಹಸ್ಯ ಪ್ರಥಮದಿನೇ ಽತಿಪ್ರತ್ಯೂಷೇ ಽನ್ಧಕಾರೇ  
ತಿಷ್ಠತಿ ಮಗ್ದಲೀನೀ ಮರಿಯಮ್ ತಸ್ಯ ಶ್ತಶಾನಸ್ಯ ನಿಕಟಂ ಗತ್ವಾ  
ಶ್ತಶಾನಸ್ಯ ಮುಖಾತ್ ಪ್ರಸ್ತರಮಪಸಾರಿತಮ್ ಅಪಶ್ಯತ್ | 2  
ಪಶ್ಚಾದ್ ಧಾವಿತ್ವಾ ಶಿಮೋನ್ವಿತರಾಯ ಯೀಶೋಃ ಪ್ರಿಯತಮಶಿಷ್ಯಾಯ  
ಚೇದಮ್ ಅಕಥಯತ್, ಲೋಕಾಃ ಶ್ತಶಾನಾತ್ ಪ್ರಭುಂ ನೀತ್ವಾ  
ಕುತ್ರಾಸ್ಥಾಪಯನ್ ತದ್ ವಕ್ತುಂ ನ ಶಕ್ನೋಮಿ | 3 ಅತಃ ಪಿತರಃ  
ಸೋನ್ಯಶಿಷ್ಯಶ್ಚ ಬರ್ಹಿ ಭುತ್ವಾ ಶ್ತಶಾನಸ್ಥಾನಂ ಗನ್ನುಮ್ ಆರಭೇತಾಂ |  
4 ಉಭಯೋರ್ಧಾವತೋಃ ಸೋನ್ಯಶಿಷ್ಯಃ ಪಿತರಂ ಪಶ್ಚಾತ್ ತ್ಯಕ್ತ್ವಾ  
ಪೂರ್ವ್ವಂ ಶ್ತಶಾನಸ್ಥಾನ ಉಪಸ್ಥಿತವಾನ್ | 5 ತದಾ ಪ್ರಹ್ವೀಭೂಯ  
ಸ್ಥಾಪಿತವಸ್ತ್ರಾಣಿ ದೃಷ್ಟವಾನ್ ಕಿನ್ನು ನ ಪ್ರಾವಿಶತ್ | 6 ಅಪರಂ  
ಶಿಮೋನ್ವಿತರ ಆಗತ್ಯ ಶ್ತಶಾನಸ್ಥಾನಂ ಪ್ರವಿಶ್ಯ 7 ಸ್ಥಾಪಿತವಸ್ತ್ರಾಣಿ

ಮಸ್ತಕಸ್ಯ ವಸ್ತ್ರಙ್ಗ ಪೃಥಕ್ ಸ್ಥಾನಾನ್ತರೇ ಸ್ಥಾಪಿತಂ ದೃಷ್ಟವಾನ್ | 8  
 ತತಃ ಶ್ಮಶಾನಸ್ಥಾನಂ ಪೂರ್ವಮ್ ಆಗತೋ ಯೋನ್ಯಶಿಷ್ಯಃ ಸೋಪಿ  
 ಪ್ರವಿಶ್ಯ ತಾದೃಶಂ ದೃಷ್ಟ್ವಾ ವ್ಯಶ್ವಸೀತ್ | 9 ಯತಃ ಶ್ಮಶಾನಾತ್ ಸ  
 ಉತ್ಥಾಪಯಿತವ್ಯ ಏತಸ್ಯ ಧರ್ಮಪುಸ್ತಕವಚನಸ್ಯ ಭಾವಂ ತೇ ತದಾ  
 ವೋದ್ಧಂ ನಾಶನ್ಯವನ್ | 10 ಅನನ್ತರಂ ತೌ ದ್ವೌ ಶಿಷ್ಯೌ ಸ್ವಂ ಸ್ವಂ ಗೃಹಂ  
 ಪರಾವೃತ್ಯಾಗಚ್ಛತಾಮ್ | 11 ತತಃ ಪರಂ ಮರಿಯಮ್ ಶ್ಮಶಾನದ್ವಾರಸ್ಯ  
 ಬಹಿಃ ಸ್ಥಿತ್ವಾ ರೋದಿತುಮ್ ಆರಭತ ತತೋ ರುದತೀ ಪ್ರಹ್ವೀಭೂಯ  
 ಶ್ಮಶಾನಂ ವಿಲೋಕ್ಯ 12 ಯೀಶೋಃ ಶಯನಸ್ಥಾನಸ್ಯ ಶಿರಃಸ್ಥಾನೇ  
 ಪದತಲೇ ಚ ದ್ವಯೋ ದಿಶೋ ದ್ವೌ ಸ್ವರ್ಗೀಯದೂತಾವುಪವಿಷ್ವೌ  
 ಸಮಪಶ್ಯತ್ | 13 ತೌ ಪೃಷ್ಟವನ್ತೌ ಹೇ ನಾರಿ ಕುತೋ ರೋದಿಷಿ?  
 ಸಾವದತ್ ಲೋಕಾ ಮಮ ಪ್ರಭುಂ ನೀತ್ವಾ ಕುತ್ರಾಸ್ಥಾಪಯನ್  
 ಇತಿ ನ ಜಾನಾಮಿ | 14 ಇತ್ಯುಕ್ತ್ವಾ ಮುಖಂ ಪರಾವೃತ್ಯ ಯೀಶುಂ  
 ದಣ್ಡಾಯಮಾನಮ್ ಅಪಶ್ಯತ್ ಕಿನ್ನು ಸ ಯೀಶುರಿತಿ ಸಾ ಜ್ಞಾತುಂ  
 ನಾಶಕ್ನೋತ್ | 15 ತದಾ ಯೀಶುಸ್ತಾಮ್ ಅಪೃಚ್ಛತ್ ಹೇ ನಾರಿ ಕುತೋ  
 ರೋದಿಷಿ? ಕಂ ವಾ ಮೃಗಯಸೇ? ತತಃ ಸಾ ತಮ್ ಉದ್ಯಾನಸೇವಕಂ  
 ಜ್ಞಾತ್ವಾ ವ್ಯಾಹರತ್, ಹೇ ಮಹೇಚ್ಛ ತ್ವಂ ಯದೀತಃ ಸ್ಥಾನಾತ್ ತಂ  
 ನೀತವಾನ್ ತರ್ಹಿ ಕುತ್ರಾಸ್ಥಾಪಯಸ್ವದ್ ವದ ತತ್ಸ್ಥಾನಾತ್ ತಮ್  
 ಆನಯಾಮಿ | 16 ತದಾ ಯೀಶುಸ್ತಾಮ್ ಅವದತ್ ಹೇ ಮರಿಯಮ್ |  
 ತತಃ ಸಾ ಪರಾವೃತ್ಯ ಪ್ರತ್ಯವದತ್ ಹೇ ರಬ್ಬುನೀ ಅರ್ಥಾತ್ ಹೇ  
 ಗುರೋ | 17 ತದಾ ಯೀಶುರವದತ್ ಮಾಂ ಮಾ ಧರ, ಇದಾನೀಂ  
 ಪಿತುಃ ಸಮೀಪೇ ಊರ್ಧ್ವಗಮನಂ ನ ಕರೋಮಿ ಕಿನ್ನು ಯೋ  
 ಮಮ ಯುಷ್ಮಾಕಙ್ಗ ಪಿತಾ ಮಮ ಯುಷ್ಮಾಕಙ್ಗೇಶ್ವರಸ್ತಸ್ಯ ನಿಕಟ  
 ಊರ್ಧ್ವಗಮನಂ ಕರ್ತುಮ್ ಉದ್ಯತೋಸ್ಮಿ ಇಮಾಂ ಕಥಾಂ ತ್ವಂ ಗತ್ವಾ  
 ಮಮ ಭ್ರಾತೃಗಣಂ ಜ್ಞಾಪಯ | 18 ತತೋ ಮಗ್ದಲೀನೀಮರಿಯಮ್  
 ತತ್ಕ್ಷಣಾದ್ ಗತ್ವಾ ಪ್ರಭುಸ್ತಸ್ಮೈ ದರ್ಶನಂ ದತ್ವಾ ಕಥಾ ಏತಾ  
 ಅಕಥಯದ್ ಇತಿ ವಾರ್ತಾಂ ಶಿಷ್ಯೇಭ್ಯೋಽಕಥಯತ್ | 19 ತತಃ ಪರಂ  
 ಸಪ್ತಾಹಸ್ಯ ಪ್ರಥಮದಿನಸ್ಯ ಸನ್ಯಾಸಮಯೇ ಶಿಷ್ಯಾ ಏಕತ್ರ ಮಿಲಿತ್ವಾ  
 ಯಿಹೂದೀಯೇಭ್ಯೋ ಭಿಯಾ ದ್ವಾರರುದ್ಧಮ್ ಅಕುರ್ವನ್, ಏತಸ್ಮಿನ್  
 ಕಾಲೇ ಯೀಶುಸ್ತೇಷಾಂ ಮಧ್ಯಸ್ಥಾನೇ ತಿಷ್ಠನ್ ಅಕಥಯದ್ ಯುಷ್ಮಾಕಂ

ಕಲ್ಯಾಣಂ ಭೂಯಾತ್ | 20 ಇತ್ಯುಕ್ತ್ವಾ ನಿಜಹಸ್ತಂ ಕುಕ್ಷಿಣ್ಣ ದರ್ಶಿತವಾನ್,  
 ತತಃ ಶಿಷ್ಯಾಃ ಪ್ರಭುಂ ದೃಷ್ಟ್ವಾ ಹೃಷ್ಟ್ವಾ ಅಭವನ್ | 21 ಯೀಶುಃ  
 ಪುನರವದದ್ ಯುಷ್ಮಾಕಂ ಕಲ್ಯಾಣಂ ಭೂಯಾತ್ ಪಿತಾ ಯಥಾ  
 ಮಾಂ ಪ್ರೈಷಯತ್ ತಥಾಹಮಪಿ ಯುಷ್ಮಾನ್ ಪ್ರೇಷಯಾಮಿ | 22  
 ಇತ್ಯುಕ್ತ್ವಾ ಸ ತೇಷಾಮುಪರಿ ದೀರ್ಘಪ್ರಶ್ನಾಸಂ ದತ್ತ್ವಾ ಕಥಿತವಾನ್  
 ಪವಿತ್ರಮ್ ಆತ್ಮಾನಂ ಗೃಹ್ಣೀತ | 23 ಯೂಯಂ ಯೇಷಾಂ ಪಾಪಾನಿ  
 ಮೋಚಯಿಷ್ಯಥ ತೇ ಮೋಚಯಿಷ್ಯಂತೇ ಯೇಷಾಞ್ಚ ಪಾಪಾತಿ ನ  
 ಮೋಚಯಿಷ್ಯಥ ತೇ ನ ಮೋಚಯಿಷ್ಯಂತೇ | 24 ದ್ವಾದಶಮಧ್ಯೇ ಗಣಿತೋ  
 ಯಮಜೋ ಧೋಮಾನಾಮಾ ಶಿಷ್ಯೋ ಯೀಶೋರಾಗಮನಕಾಲೈ  
 ತೈಃ ಸಾರ್ಧಂ ನಾಸೀತ್ | 25 ಅತೋ ವಯಂ ಪ್ರಭೂಮ್  
 ಅಪಶ್ಯಾಮೇತಿ ವಾಕ್ಯೇಽನ್ಯಶಿಷ್ಯೈರುಕ್ತೇ ಸೋವದತ್, ತಸ್ಯ ಹಸ್ತಯೋ  
 ಲೌಹಕೀಲಕಾನಾಂ ಚಿಹ್ನಂ ನ ವಿಲೋಕ್ಯ ತಚ್ಚಿಹ್ನಮ್ ಅಜ್ಞುಲ್ಯಾ ನ  
 ಸ್ಪೃಷ್ಟ್ವಾ ತಸ್ಯ ಕುಕ್ಷೌ ಹಸ್ತಂ ನಾರೋಪ್ಯ ಚಾಹಂ ನ ವಿಶ್ವಸಿಷ್ಯಾಮಿ | 26  
 ಅಪರಮ್ ಅಷ್ಟಮೇಽಙ್ಗಿ ಗತೇ ಸತಿ ಧೋಮಾಸಹಿತಃ ಶಿಷ್ಯಗಣ ಏಕತ್ರ  
 ಮಿಲಿತ್ವಾ ದ್ವಾರಂ ರುದ್ಧ್ವಾಭ್ಯನ್ತರ ಆಸೀತ್, ಏತರ್ಹಿ ಯೀಶುಸ್ತೇಷಾಂ  
 ಮಧ್ಯಸ್ಥಾನೇ ತಿಷ್ಠನ್ ಅಕಥಯತ್, ಯುಷ್ಮಾಕಂ ಕುಶಲಂ ಭೂಯಾತ್ |  
 27 ಪಶ್ಚಾತ್ ಥಾಮೈ ಕಥಿತವಾನ್ ತ್ವಮ್ ಅಜ್ಞುಲೀಮ್ ಅತ್ರಾರ್ಪಯಿತ್ವಾ  
 ಮಮ ಕರೌ ಪಶ್ಯ ಕರಂ ಪ್ರಸಾರ್ಯ ಮಮ ಕುಕ್ಷಾವರ್ಪಯ ನಾವಿಶ್ವಸ್ಯ |  
 28 ತದಾ ಧೋಮಾ ಅವದತ್, ಹೇ ಮಮ ಪ್ರಭೋ ಹೇ ಮದೀಶ್ವರ |  
 29 ಯೀಶುರಕಥಯತ್, ಹೇ ಧೋಮಾ ಮಾಂ ನಿರೀಕ್ಷ್ಯ ವಿಶ್ವಸಿಷಿ ಯೇ  
 ನ ದೃಷ್ಟ್ವಾ ವಿಶ್ವಸಂತಿ ತವ ಧನ್ಯಾಃ | 30 ಏತದನ್ಯಾನಿ ಪುಸ್ತಕೇಽಸ್ಮಿನ್  
 ಅಲಿಖಿತಾನಿ ಬಹೂನ್ಯಾಶ್ಚರ್ಯಕರ್ಮಾಣಿ ಯೀಶುಃ ಶಿಷ್ಯಾಣಾಂ  
 ಪುರಸ್ತಾದ್ ಅಕರೋತ್ | 31 ಕಿನ್ತು ಯೀಶುರೀಶ್ವರಸ್ಯಾಭಿಷಿಕ್ತಃ ಸುತ  
 ಏವೇತಿ ಯಥಾ ಯೂಯಂ ವಿಶ್ವಸಿಥ ವಿಶ್ವಸ್ಯ ಚ ತಸ್ಯ ನಾಮ್ನಾ  
 ಪರಮಾಯುಃ ಪ್ರಾಪ್ನುಥ ತದರ್ಥಮ್ ಏತಾನಿ ಸರ್ವಾಣ್ಯಲಿಖ್ಯಂತ |

**21** ತತಃ ಪರಂ ತಿಬಿರಿಯಾಜಲಧೇಸ್ತಟೇ ಯೀಶುಃ ಪುನರಪಿ  
 ಶಿಷ್ಯೇಭ್ಯೋ ದರ್ಶನಂ ದತ್ತವಾನ್ ದರ್ಶನಸ್ಯಾಖ್ಯಾನಮಿದಮ್ | 2  
 ಶಿಮೋನ್ವಿತರಃ ಯಮಜಧೋಮಾ ಗಾಲೀಲೀಯಕಾನ್ಯಾನಗರನಿವಾಸೀ  
 ನಿಧನೇಲ್ ಸಿವದೇಃ ಪುತ್ರಾವನ್ಯೌ ದ್ವೌ ಶಿಷ್ಯೌ ಚೈತೇಷ್ವೇಕತ್ರ ಮಿಲಿತೇಷು

ಶಿಮೋನ್ವಿತರೋಽಕಥಯತ್ ಮತ್ಸ್ಯಾನ್ ಧರ್ತುಂ ಯಾಮಿ | 3 ತತಸ್ತೇ  
 ವ್ಯಾಹರನ್ ತರ್ಹಿ ವಯಮಪಿ ತ್ವಯಾ ಸಾರ್ಧಂ ಯಾಮಃ ತದಾ  
 ತೇ ಬಹಿರ್ಗತಾಃ ಸನ್ತಃ ಕ್ಷಿಪ್ರಂ ನಾವಮ್ ಆರೋಹನ್ ಕಿನ್ನು ತಸ್ಯಾಂ  
 ರಜನ್ಯಾಮ್ ಏಕಮಪಿ ನ ಪ್ರಾಪ್ನುವನ್ | 4 ಪ್ರಭಾತೇ ಸತಿ ಯೀಶುಸ್ತಟೀ  
 ಸ್ಥಿತವಾನ್ ಕಿನ್ನು ಸ ಯೀಶುರಿತಿ ಶಿಷ್ಯಾ ಜ್ಞಾತುಂ ನಾಶಕ್ನುವನ್ | 5  
 ತದಾ ಯೀಶುರಪೃಚ್ಛತ್, ಹೇ ವತ್ಸಾ ಸನ್ನಿಧೌ ಕಿಚ್ಛಿತ್ ಖಾದ್ಯದ್ರವ್ಯಮ್  
 ಆಸ್ತೇ? ತೇಽವದನ್ ಕಿಮಪಿ ನಾಸ್ತಿ | 6 ತದಾ ಸೋಽವದತ್ ನೌಕಾಯಾ  
 ದಕ್ಷಿಣಪಾರ್ಶ್ವೇ ಜಾಲಂ ನಿಕ್ಷಿಪತ ತತೋ ಲಪ್ಸ್ಯದ್ವೇ, ತಸ್ಮಾತ್ ತೈ ನಿಕ್ಷಿಪ್ತೇ  
 ಜಾಲೇ ಮತ್ಸ್ಯಾ ಏತಾವನ್ನೋಽಪತನ್ ಯೇನ ತೇ ಜಾಲಮಾಕೃಷ್ಯ  
 ನೋತ್ತೋಲಯಿತುಂ ಶಕ್ತಾಃ | 7 ತಸ್ಮಾದ್ ಯೀಶೋಃ ಪ್ರಿಯತಮಶಿಷ್ಯಃ  
 ಪಿತ್ರಾರಾಯಾಕಥಯತ್ ಏಷ ಪ್ರಭು ಭರ್ವೇತ್, ಏಷ ಪ್ರಭುರಿತಿ  
 ವಾಚಂ ಶ್ರುತ್ವೈವ ಶಿಮೋನ್ ನಗ್ನತಾಹೇತೋ ಮರ್ತ್ಯಧಾರಿಣ  
 ಉತ್ತರೀಯವಸ್ತ್ರಂ ಪರಿಧಾಯ ಹ್ರದಂ ಪ್ರತ್ಯುದಲಮ್ಪಯತ್ | 8  
 ಅಪರೇ ಶಿಷ್ಯಾ ಮತ್ಸ್ಯೈಃ ಸಾರ್ಧಂ ಜಾಲಮ್ ಆಕರ್ಷನ್ತಃ ಕ್ಷುದ್ರನೌಕಾಂ  
 ವಾಹಯಿತ್ವಾ ಕೂಲಮಾನಯನ್ ತೇ ಕೂಲಾದ್ ಅತಿದೂರೇ ನಾಸನ್  
 ದ್ವಿಶತಹಸ್ತೇಭ್ಯೋ ದೂರ ಆಸನ್ ಇತ್ಯನುಮೀಯತೇ | 9 ತೀರಂ  
 ಪ್ರಾಪ್ತೈಸ್ತತ್ರ ಪ್ರಜ್ಜಲಿತಾಗ್ನಿಸ್ತದುಪರಿ ಮತ್ಸ್ಯಾಃ ಪೂಪಾಶ್ಚ ದೃಷ್ಟಾಃ | 10  
 ತತೋ ಯೀಶುರಕಥಯದ್ ಯಾನ್ ಮತ್ಸ್ಯಾನ್ ಅಧರತ ತೇಷಾಂ  
 ಕತಿಪಯಾನ್ ಆನಯತ | 11 ಅತಃ ಶಿಮೋನ್ವಿತರಃ ಪರಾವೃತ್ಯ ಗತ್ವಾ  
 ಬೃಹದ್ಭಿಷ್ಟಿಪಿಪಿಷ್ಠಶದಧಿಕಶತಮತ್ಸ್ಯೈಃ ಪರಿಪೂರ್ಣಂ ತಜ್ಜಾಲಮ್  
 ಆಕೃಷ್ಯೋದತೋಲಯತ್ ಕಿನ್ತ್ವೇತಾವದ್ಧಿ ಮರ್ತ್ಯೈರಪಿ ಜಾಲಂ  
 ನಾಳಿದ್ಯತ | 12 ಅನನ್ತರಂ ಯೀಶುಸ್ತಾನ್ ಅವಾದೀತ್ ಯೂಯಮಾಗತ್ಯ  
 ಭುಂಕ್ಥ್ವಂ; ತದಾ ಸಏವ ಪ್ರಭುರಿತಿ ಜ್ಞಾತತ್ವಾತ್ ತ್ವಂ ಕಃ? ಇತಿ ಪ್ರಷ್ಟುಂ  
 ಶಿಷ್ಯಾಣಾಂ ಕಸ್ಯಾಪಿ ಪ್ರಗಲ್ಬತಾ ನಾಭವತ್ | 13 ತತೋ ಯೀಶುರಾಗತ್ಯ  
 ಪೂಪಾನ್ ಮತ್ಸ್ಯಾಂಶ್ಚ ಗೃಹೀತ್ವಾ ತೇಭ್ಯಃ ಪರ್ಯವೇಷಯತ್ | 14  
 ಇತ್ಥಂ ಶ್ಮಶಾನಾದುತ್ಥಾನಾತ್ ಪರಂ ಯೀಶುಃ ಶಿಷ್ಯೇಭ್ಯಸ್ಪೃತೀಯವಾರಂ  
 ದರ್ಶನಂ ದತ್ತವಾನ್ | 15 ಭೋಜನೇ ಸಮಾಪ್ತೇ ಸತಿ ಯೀಶುಃ  
 ಶಿಮೋನ್ವಿತರಂ ಪೃಷ್ಟವಾನ್, ಹೇ ಯೂನಸಃ ಪುತ್ರ ಶಿಮೋನ್ ತ್ವಂ  
 ಕಿಮ್ ಏತೇಭ್ಯೋಽಧಿಕಂ ಮಯಿ ಪ್ರೀಯಸೇ? ತತಃ ಸ ಉದಿತವಾನ್

ಸತ್ಯಂ ಪ್ರಭೋ ತ್ವಯಿ ಪ್ರೀಯೇಹಂ ತದ್ ಭವಾನ್ ಜಾನಾತಿ; ತದಾ  
 ಯೀಶುರಕಥಯತ್ ತರ್ಹಿ ಮಮ ಮೇಷಶಾವಕಗಣಂ ಪಾಲಯ | 16  
 ತತಃ ಸ ದ್ವಿತೀಯವಾರಂ ಪೃಷ್ಠವಾನ್ ಹೇ ಯೂನಸಃ ಪುತ್ರ ಶಿಮೋನ್  
 ತ್ವಂ ಕಿಂ ಮಯಿ ಪ್ರೀಯಸೇ? ತತಃ ಸ ಉಕ್ತವಾನ್ ಸತ್ಯಂ ಪ್ರಭೋ ತ್ವಯಿ  
 ಪ್ರೀಯೇಹಂ ತದ್ ಭವಾನ್ ಜಾನಾತಿ; ತದಾ ಯೀಶುರಕಥಯತ್  
 ತರ್ಹಿ ಮಮ ಮೇಷಗಣಂ ಪಾಲಯ | 17 ಪಶ್ಚಾತ್ ಸ ತೃತೀಯವಾರಂ  
 ಪೃಷ್ಠವಾನ್, ಹೇ ಯೂನಸಃ ಪುತ್ರ ಶಿಮೋನ್ ತ್ವಂ ಕಿಂ ಮಯಿ  
 ಪ್ರೀಯಸೇ? ಏತದ್ವಾಕ್ಯಂ ತೃತೀಯವಾರಂ ಪೃಷ್ಠವಾನ್ ತಸ್ಮಾತ್  
 ಪಿತರೋ ದುಃಖಿತೋ ಭೂತ್ವಾಕಥಯತ್ ಹೇ ಪ್ರಭೋ ಭವತಃ  
 ಕಿಮಪ್ಯಗೋಚರಂ ನಾಸ್ತಿ ತ್ವಯ್ಯಹಂ ಪ್ರೀಯೇ ತದ್ ಭವಾನ್ ಜಾನಾತಿ;  
 ತತೋ ಯೀಶುರವದತ್ ತರ್ಹಿ ಮಮ ಮೇಷಗಣಂ ಪಾಲಯ | 18  
 ಅಹಂ ತುಭ್ಯಂ ಯಥಾರ್ಥಂ ಕಥಯಾಮಿ ಯೌವನಕಾಲೇ ಸ್ವಯಂ  
 ಬದ್ಧಕಟಿ ಯತ್ರೇಚ್ಛಾ ತತ್ರ ಯಾತವಾನ್ ಕಿನ್ವಿತ್ತಃ ಪರಂ ವೃದ್ಧೇ ವಯಸಿ  
 ಹಸ್ತಂ ವಿಸ್ತಾರಯಿಷ್ಯಸಿ, ಅನ್ಯಜನಸ್ತಾಂ ಬದ್ಧಾ ಯತ್ರ ಗಂತುಂ ತವೇಚ್ಛಾ  
 ನ ಭವತಿ ತ್ವಾಂ ಧೃತ್ವಾ ತತ್ರ ನೇಷ್ಯತಿ | 19 ಫಲತಃ ಕೀದೃಶೇನ ಮರಣೇನ  
 ಸ ಈಶ್ವರಸ್ಯ ಮಹಿಮಾನಂ ಪ್ರಕಾಶಯಿಷ್ಯತಿ ತದ್ ಬೋಧಯಿತುಂ ಸ ಇತಿ  
 ವಾಕ್ಯಂ ಪ್ರೋಕ್ತವಾನ್ | ಇತ್ಯುಕ್ತೇ ಸತಿ ಸ ತಮವೋಚತ್ ಮಮ ಪಶ್ಚಾದ್  
 ಆಗಚ್ಛ | 20 ಯೋ ಜನೋ ರಾತ್ರಿಕಾಲೇ ಯೀಶೋ ವರ್ಷೋಽವಲಮ್ಬ್ಯ  
 ಹೇ ಪ್ರಭೋ ಕೋ ಭವಂತಂ ಪರಕರೇಷು ಸಮರ್ಪಯಿಷ್ಯತೀತಿ ವಾಕ್ಯಂ  
 ಪೃಷ್ಠವಾನ್, ತಂ ಯೀಶೋಃ ಪ್ರಿಯತಮಶಿಷ್ಯಂ ಪಶ್ಚಾದ್ ಆಗಚ್ಛಂತಂ 21  
 ಪಿತರೋ ಮುಖಂ ಪರಾವರ್ತೃ ವಿಲೋಕ್ಯ ಯೀಶುಂ ಪೃಷ್ಠವಾನ್, ಹೇ  
 ಪ್ರಭೋ ಏತಸ್ಯ ಮಾನವಸ್ಯ ಕೀದೃಶೀ ಗತಿ ಭವಿಷ್ಯತಿ? 22 ಸ ಪ್ರತ್ಯವದತ್,  
 ಮಮ ಪುನರಾಗಮನಪರ್ಯಂತಂ ಯದಿ ತಂ ಸ್ಥಾಪಯಿತುಮ್ ಇಚ್ಛಾಮಿ  
 ತತ್ರ ತವ ಕಿಂ? ತ್ವಂ ಮಮ ಪಶ್ಚಾದ್ ಆಗಚ್ಛ | 23 ತಸ್ಮಾತ್ ಸ  
 ಶಿಷ್ಯೋ ನ ಮರಿಷ್ಯತೀತಿ ಭ್ರಾತೃಗಣಮಧ್ಯೇ ಕಿಂವದಂತೀ ಜಾತಾ ಕಿನ್ನು  
 ಸ ನ ಮರಿಷ್ಯತೀತಿ ವಾಕ್ಯಂ ಯೀಶು ನಾರ್ವದತ್ ಕೇವಲಂ ಮಮ  
 ಪುನರಾಗಮನಪರ್ಯಂತಂ ಯದಿ ತಂ ಸ್ಥಾಪಯಿತುಮ್ ಇಚ್ಛಾಮಿ ತತ್ರ  
 ತವ ಕಿಂ? ಇತಿ ವಾಕ್ಯಮ್ ಉಕ್ತವಾನ್ | 24 ಯೋ ಜನ ಏತಾನಿ ಸರ್ವಾಣಿ  
 ಲಿಖಿತವಾನ್ ಅತ್ರ ಸಾಕ್ಷ್ಯಾ ದತ್ತವಾನ್ ಸಏವ ಸ ಶಿಷ್ಯಃ, ತಸ್ಯ ಸಾಕ್ಷ್ಯಂ

ಪ್ರಮಾಣಮಿತಿ ವಯಂ ಜಾನೀಮಃ | 25 ಯೀಶುರೇತೇಭ್ಯೋಽಪರಾಣ್ಯಪಿ  
ಬಹೂನಿ ಕರ್ಮಾಣಿ ಕೃತವಾನ್ ತಾನಿ ಸರ್ವಾಣಿ ಯದ್ಯೇಕೈಕಂ ಕೃತ್ವಾ  
ಲಿಖ್ಯಂತೇ ತರ್ಹಿ ಗ್ರನ್ಥಾ ಏತಾವನ್ನೋ ಭವಂತಿ ತೇಷಾಂ ಧಾರಣೇ ಪೃಥಿವ್ಯಾಂ  
ಸ್ಥಾನಂ ನ ಭವತಿ | ಇತಿ ||



## ಪ್ರೇರಿತಾಃ

1 ಹೇ ಥಿಯಫಿಲ, ಯೇಶುಃ ಸ್ವಮನೋನೀತಾನ್ ಪ್ರೇರಿತಾನ್ ಪವಿತ್ರೇಣಾತ್ಮನಾ ಸಮಾದಿಶ್ಯ ಯಸ್ಮಿನ್ ದಿನೇ ಸ್ವರ್ಗಮಾರೋಹತ್ ಯಾಂ ಯಾಂ ಕ್ರಿಯಾಮಕರೋತ್ ಯದ್ಯದ್ ಉಪಾದಿಶಚ್ಚ ತಾನಿ ಸರ್ವಾಣಿ ಪೂರ್ವಂ ಮಯಾ ಲಿಖಿತಾನಿ | 2 ಸ ಸ್ವನಿಧನದುಃಖಭೋಗಾತ್ ಪರಮ್ ಅನೇಕಪ್ರತ್ಯಯಕ್ಷಪ್ರಮಾಣಾಃ ಸ್ವಂ ಸಜೀವಂ ದರ್ಶಯಿತ್ವಾ 3 ಚತ್ವಾರಿಂಶದ್ದಿನಾನಿ ಯಾವತ್ ತೇಭ್ಯಃ ಪ್ರೇರಿತೇಭ್ಯೋ ದರ್ಶನಂ ದತ್ತೇಶ್ವರೀಯರಾಜ್ಯಸ್ಯ ವರ್ಣನಮ ಅಕರೋತ್ | 4 ಅನನ್ತರಂ ತೇಷಾಂ ಸಭಾಂ ಕೃತ್ವಾ ಇತ್ಯಾಜ್ಞಾಪಯತ್, ಯೂಯಂ ಯಿರೂಶಾಲಮೋಽನ್ಯತ್ರ ಗಮನಮಕೃತ್ವಾ ಯಸ್ಮಿನ್ ಪಿತ್ರಾಭಿೇಕೃತೇ ಮಮ ವದನಾತ್ ಕಥಾ ಅಶೃಣುತ ತತ್ರಾಪ್ತಿಮ್ ಅಪೇಕ್ಷ್ಯ ತಿಷ್ಠತ | 5 ಯೋಹನ್ ಜಲೇ ಮಜ್ಜಿತಾವಾನ್ ಕಿನ್ತ್ವಲ್ಪದಿನಮಧ್ಯೇ ಯೂಯಂ ಪವಿತ್ರ ಆತ್ಮನಿ ಮಜ್ಜಿತಾ ಭವಿಷ್ಯಥ | 6 ಪಶ್ಚಾತ್ ತೇ ಸರ್ವೇ ಮಿಲಿತ್ವಾ ತಮ್ ಅಪೃಚ್ಛನ್ ಹೇ ಪ್ರಭೋ ಭವಾನ್ ಕಿಮಿದಾನೀಂ ಪುನರಪಿ ರಾಜ್ಯಮ್ ಇಸ್ರಾಯೇಲೀಯಲೋಕಾನಾಂ ಕರೇಷು ಸಮರ್ಪಯಿಷ್ಯತಿ? 7 ತತಃ ಸೋವದತ್ ಯಾನ್ ಸರ್ವಾನ್ ಕಾಲಾನ್ ಸಮಯಾಂಶ್ಚ ಪಿತಾ ಸ್ವವಶೇಽಸ್ಥಾಪಯತ್ ತಾನ್ ಜ್ಞಾತ್ಯಂ ಯುಷ್ಮಾಕಮ್ ಅಧಿಕಾರೋ ನ ಜಾಯತೇ | 8 ಕಿನ್ತು ಯುಷ್ಮಾಸು ಪವಿತ್ರಸ್ಯಾತ್ಮನ ಆವಿರ್ಭಾವೇ ಸತಿ ಯೂಯಂ ಶಕ್ತಿಂ ಪ್ರಾಪ್ಯ ಯಿರೂಶಾಲಮಿ ಸಮಸ್ತಯಿಹೂದಾಶೋಮಿರೋಣದೇಶಯೋಃ ಪೃಥಿವ್ಯಾಃ ಸೀಮಾಂ ಯಾವದ್ ಯಾವನ್ನೋ ದೇಶಾಸ್ತೇಷು ಯರ್ವೇಷು ಚ ಮಯಿ ಸಾಕ್ಷ್ಯಂ ದಾಸ್ಯಥ | 9 ಇತಿ ವಾಕ್ಯಮುಕ್ತ್ವಾ ಸ ತೇಷಾಂ ಸಮಕ್ಷಂ ಸ್ವರ್ಗಂ ನೀತೋಽಭವತ್, ತತೋ ಮೇಘಮಾರುಹ್ಯ ತೇಷಾಂ ದೃಷ್ಟೇರಗೋಚರೋಽಭವತ್ | 10 ಯಸ್ಮಿನ್ ಸಮಯೇ ತೇ ವಿಹಾಯಸಂ ಪ್ರತ್ಯನನ್ಯದೃಷ್ಟ್ಯಾ ತಸ್ಯ ತಾದೃಶಮ್ ಊರ್ಧ್ವಗಮನಮ್ ಅಪಶ್ಯನ್ ತಸ್ಮಿನ್ನೇವ ಸಮಯೇ ಶುಕ್ಲವಸ್ತ್ರಾ ದ್ವೌ ಜನೌ ತೇಷಾಂ ಸನ್ನಿಧೌ ದಣ್ಡಾಯಮಾನೌ ಕಥಿತವನ್ತೌ, 11 ಹೇ ಗಾಲೀಲೀಯಲೋಕಾ ಯೂಯಂ ಕಿಮರ್ಥಂ ಗಗಣಂ ಪ್ರತಿ ನಿರೀಕ್ಷ್ಯ ದಣ್ಡಾಯಮಾನಾಸ್ತಿಷ್ಯಥ? ಯುಷ್ಮಾಕಂ ಸಮೀಪಾತ್ ಸ್ವರ್ಗಂ

ನೀತೋ ಯೋ ಯೀಶುಸ್ತಂ ಯೂಯಂ ಯಥಾ ಸ್ವರ್ಗಮ್  
 ಆರೋಹಂತಮ್ ಅದರ್ಶಮ್ ತಥಾ ಸ ಪುನಶ್ಚಾಗಮಿಷ್ಯತಿ | 12 ತತಃ  
 ಪರಂ ತೇ ಜೈತುನನಾಮ್ನಃ ಪರ್ವತಾದ್ ವಿಶ್ರಾಮವಾರಸ್ಯ ಪಥಃ  
 ಪರಿಮಾಣಮ್ ಅರ್ಥಾತ್ ಪ್ರಾಯೇಣಾರ್ಧಕ್ರೋಶಂ ದುರಸ್ಥಂ  
 ಯಿರೂಶಾಲಮ್ನಗರಂ ಪರಾವೃತ್ಯಾಗಚ್ಛನ್ | 13 ನಗರಂ ಪ್ರವಿಶ್ಯ  
 ಪಿತರೋ ಯಾಕೂಬ್ ಯೋಹನ್ ಆನ್ವಿಯಃ ಫಿಲಿಪಃ ಥೋಮಾ  
 ಬರ್ಥಜಮಯೋ ಮಥಿರಾಲ್ಫೀಯಪುತ್ರೋ ಯಾಕೂಬ್ ಉದ್ಯೋಗಾ  
 ಶಿಮೋನ್ ಯಾಕೂಬೋ ಭ್ರಾತಾ ಯಿಹೂದಾ ಏತೇ ಸರ್ವೇ ಯತ್ರ  
 ಸ್ಥಾನೇ ಪ್ರವಸಂತಿ ತಸ್ಮಿನ್ ಉಪರಿತನಪ್ರಕೋಷ್ಠೇ ಪ್ರಾವಿಶನ್ | 14  
 ಪಶ್ಚಾದ್ ಇಮೇ ಕಿಯತ್ಯಃ ಸ್ತ್ರಿಯಶ್ಚ ಯೀಶೋ ಮಾರ್ತಾ ಮರಿಯಮ್  
 ತಸ್ಯ ಭ್ರಾತರಶ್ಚೈತೇ ಸರ್ವಃ ಏಕಚಿತ್ತೀಭೂತ ಸತತಂ ವಿನಯೇನ  
 ವಿನಯೇನ ಪ್ರಾರ್ಥಯನ್ತ | 15 ತಸ್ಮಿನ್ ಸಮಯೇ ತತ್ರ ಸ್ಥಾನೇ  
 ಸಾಕಲೈನ ವಿಂಶತ್ಯಧಿಕಶತಂ ಶಿಷ್ಯಾ ಆಸನ್ | ತತಃ ಪಿತರಸ್ತೇಷಾಂ  
 ಮಧ್ಯೇ ತಿಷ್ಠನ್ ಉಕ್ತವಾನ್ 16 ಹೇ ಭ್ರಾತೃಗಣ ಯೀಶುಧಾರಿಣಾಂ  
 ಲೋಕಾನಾಂ ಪಥದರ್ಶಕೋ ಯೋ ಯಿಹೂದಾಸ್ತಸ್ಮಿನ್  
 ದಾಯೂದಾ ಪವಿತ್ರ ಆತ್ಮಾ ಯಾಂ ಕಥಾಂ ಕಥಯಾಮಾಸ ತಸ್ಯಾಃ  
 ಪ್ರತ್ಯಕ್ಷೀಭವನಸ್ಯಾವಶ್ಯಕತ್ವಮ್ ಆಸೀತ್ | 17 ಸ ಜನೋಽಸ್ಮಾಕಂ  
 ಮಧ್ಯವರ್ತೀ ಸನ್ ಅಸ್ಯಾಃ ಸೇವಾಯಾ ಅಂಶಮ್ ಅಲಭತ | 18  
 ತದನನ್ತರಂ ಕುಕರ್ಮಣಾ ಲಬ್ಧಂ ಯನ್ಮೂಲ್ಯಂ ತೇನ ಕ್ಷೇತ್ರಮೇಕಂ  
 ಕ್ರೀತಮ್ ಅಪರಂ ತಸ್ಮಿನ್ ಅಧೋಮುಖೀ ಭೃಮೌ ಪತಿತೇ ಸತಿ  
 ತಸ್ಮೋದರಸ್ಯ ವಿದೀರ್ಣತ್ವಾತ್ ಸರ್ವಾ ನಾಡ್ಯೋ ನಿರಗಚ್ಛನ್ | 19  
 ಏತಾಂ ಕಥಾಂ ಯಿರೂಶಾಲಮ್ನಿವಾಸಿನಃ ಸರ್ವೇ ಲೋಕಾ ವಿದಾನ್ತಿಃ  
 ತೇಷಾಂ ನಿಜಭಾಷಯಾ ತತ್ಕ್ಷೇತ್ರಜ್ಞ ಹಕಲ್ದಮಾ, ಅರ್ಥಾತ್  
 ರಕ್ತಕ್ಷೇತ್ರಮಿತಿ ವಿಖ್ಯಾತಮಾಸ್ತೇ | 20 ಅನ್ಯಚ್ಛ ನಿಕೇತನಂ ತದೀಯಂತು  
 ಶುನ್ಯಮೇವ ಭವಿಷ್ಯತಿ | ತಸ್ಯ ದೂಷ್ಯೇ ನಿವಾಸಾರ್ಥಂ ಕೋಪಿ ಸ್ಥಾಸ್ಯತಿ  
 ನೈವ ಹಿ | ಅನ್ಯ ಏವ ಜನಸ್ತಸ್ಯ ಪದಂ ಸಂಪ್ರಾಪ್ಸ್ಯತಿ ಧ್ರುವಂ | ಇತ್ಥಂ  
 ಗೀತಪುಸ್ತಕೇ ಲಿಖಿತಮಾಸ್ತೇ | 21 ಅತೋ ಯೋಹನೋ  
 ಮಜ್ಜನಮ್ ಆರಭ್ಯಾಸ್ಮಾಕಂ ಸಮೀಪಾತ್ ಪ್ರಭೋ ಯೀಶೋಃ  
 ಸ್ವರ್ಗಾರೋಹಣದಿನಂ ಯಾವತ್ ಸೋಸ್ಮಾಕಂ ಮಧ್ಯೇ ಯಾವನ್ತಿ

ದಿನಾನಿ ಯಾಪಿತವಾನ್ 22 ತಾವನ್ನಿ ದಿನಾನಿ ಯೇ ಮಾನವಾ ಅಸ್ಮಾಭಿಃ  
ಸಾರ್ಧಂ ತಿಷ್ಠಂತಿ ತೇಷಾಮ್ ಏಕೇನ ಜನೇನಾಸ್ಮಾಭಿಃ ಸಾರ್ಧಂ  
ಯೀಶೋರುತ್ಥಾನೇ ಸಾಕ್ಷಿಣಾ ಭವಿತವ್ಯಂ | 23 ಅತೋ ಯಸ್ಯ ರೂಢಿ  
ಯುಷ್ಣೋ ಯಂ ಬರ್ಶಬ್ಬೇತ್ಯುಕ್ತಾಹೂಯಂತಿ ಸ ಯೂಷಘ್  
ಮತಥಿಶ್ಚ ದ್ವಾವೇತೌ ಪೃಥಕ್ ಕೃತ್ವಾ ತ ಈಶ್ವರಸ್ಯ ಸನ್ನಿಧೌ ಪ್ರಾರ್ಯುಃ  
ಕಥಿತವನ್ತಃ, 24 ಹೇ ಸರ್ವಾನ್ತರ್ಯಾಮಿನ್ ಪರಮೇಶ್ವರ, ಯಿಹೂದಾಃ  
ಸೇವನಪ್ರೇರಿತತ್ವಪದಚ್ಯುತಃ 25 ಸನ್ ನಿಜಸ್ಥಾನಮ್ ಅಗಚ್ಛತ್,  
ತತ್ಪದಂ ಲಬ್ಧುಮ್ ಏನಯೋ ಜನಯೋ ಮರ್ಧ್ಯೇ ಭವತಾ  
ಕೋಽಭಿರುಚಿತಸ್ತದಸ್ಮಾನ್ ದರ್ಶತಾಂ | 26 ತತೋ ಗುಟಿಕಾಪಾಟೀ  
ಕೃತೇ ಮತಥಿನಿರಚೀಯತ ತಸ್ಮಾತ್ ಸೋನ್ಯೇಷಾಮ್ ಏಕಾದಶಾನಾಂ  
ಪ್ರರಿತಾನಾಂ ಮಧ್ಯೇ ಗಣಿತೋಭವತ್ |

**2** ಅಪರಣ್ಣ ನಿಸ್ತಾರೋತ್ಸವಾತ್ ಪರಂ ಪಞ್ಚಶತ್ತಮೇ ದಿನೇ  
ಸಮುಪಸ್ಥಿತೇ ಸತಿ ತೇ ಸರ್ವೇ ಏಕಾಚಿತ್ತೀಭೂಯ ಸ್ಥಾನ ಏಕಸ್ಮಿನ್  
ಮಿಲಿತಾ ಆಸನ್ | 2 ಏತಸ್ಮಿನ್ನೇವ ಸಮಯೇಽಕಸ್ಮಾದ್ ಆಕಾಶಾತ್  
ಪ್ರಚಕ್ಷಾತ್ಯುಗ್ರವಾಯೋಃ ಶಬ್ದವದ್ ಏಕಃ ಶಬ್ದ ಆಗತ್ಯ ಯಸ್ಮಿನ್ ಗೃಹೇ  
ತ ಉಪಾವಿಶನ್ ತದ್ ಗೃಹಂ ಸಮಸ್ತಂ ವ್ಯಾಪ್ನೋತ್ | 3 ತತಃ  
ಪರಂ ವಹ್ನಿಶಿಖಾಸ್ವರೂಪಾ ಜಿಹ್ವಾಃ ಪ್ರತ್ಯಕ್ಷೀಭೂಯ ವಿಭಕ್ತಾಃ  
ಸತ್ಯಃ ಪ್ರತಿಜನೋದ್ಧ್ವೇ ಸ್ಥಗಿತಾ ಅಭೂವನ್ | 4 ತಸ್ಮಾತ್  
ಸರ್ವೇ ಪವಿತ್ರೇಣಾತ್ಮನಾ ಪರಿಪೂರ್ಣಾಃ ಸಂತ ಆತ್ಮಾ ಯಥಾ  
ವಾಚಿತವಾನ್ ತದನುಸಾರೇಣಾನ್ಯದೇಶೀಯಾನಾಂ ಭಾಷಾ  
ಉಕ್ತವನ್ತಃ | 5 ತಸ್ಮಿನ್ ಸಮಯೇ ಪೃಥಿವೀಸ್ಥಸರ್ವದೇಶೇಭ್ಯೋ  
ಯಿಹೂದೀಯಮತಾವಲಮ್ಬಿನೋ ಭಕ್ತಲೋಕಾ ಯಿರೂಶಾಲಮಿ  
ಪ್ರಾವಸನ್; 6 ತಸ್ಯಾಃ ಕಥಾಯಾಃ ಕಿಂವದನ್ತ್ಯಾ ಜಾತತ್ವಾತ್ ಸರ್ವೇ  
ಲೋಕಾ ಮಿಲಿತ್ವಾ ನಿಜನಿಜಭಾಷಯಾ ಶಿಷ್ಯಾಣಾಂ ಕಥಾಕಥನಂ  
ಶ್ರುತ್ವಾ ಸಮುದ್ವಿಗ್ನಾ ಅಭವನ್ | 7 ಸರ್ವಽಏವ ವಿಸ್ಮಯಾಪನ್ನಾ  
ಆಶ್ಚರ್ಯಾನ್ವಿತಾಶ್ಚ ಸಂತಃ ಪರಸ್ಪರಂ ಉಕ್ತವನ್ತಃ ಪಶ್ಯತ ಯೇ ಕಥಾಂ  
ಕಥಯಂತಿ ತೇ ಸರ್ವೇ ಗಾಲೀಲೀಯಲೋಕಾಃ ಕಿಂ ನ ಭವನ್ತಿ? 8 ತರ್ಹಿ  
ವಯಂ ಪ್ರತ್ಯೇಕಶಃ ಸ್ವಸ್ವಜನ್ಮದೇಶೀಯಭಾಷಾಭಿಃ ಕಥಾ  
ಏತೇಷಾಂ ಶೃಣುಮಃ ಕಿಮಿದಂ? 9 ಪಾರ್ಥೀಯಮಾದೀ-

ಅರಾಮ್ನಹರಯಿಮ್ಲೇಶನಿವಾಸಿಮನೋ ಯಿಹೂದಾ-ಕಪ್ಪದಕಿಯಾ-  
 ಪನ್ತ-ಆಶಿಯಾ- 10 ಪುಗಿಯಾ-ಪಮ್ಮಲಿಯಾ-ಮಿಸರನಿವಾಸಿನಃ  
 ಕುರೀಣೀನಿಕಟವರ್ತಿಯಲೂಬೀಯಪ್ರದೇಶನಿವಾಸಿನೋ  
 ರೋಮನಗರಾದ್ ಆಗತಾ ಯಿಹೂದೀಯಲೋಕಾ  
 ಯಿಹೂದೀಯಮತಗ್ರಾಹಿಣಃ ಕ್ರೀತೀಯಾ ಅರಾಬೀಯಾದಯೋ  
 ಲೋಕಾಶ್ಚ ಯೇ ವಯಮ್ 11 ಅಸ್ಮಾಕಂ  
 ನಿಜನಿಜಭಾಷಾಭಿರೇತೇಷಾಮ್ ಈಶ್ವರೀಯಮಹಾಕರ್ಮವ್ಯಾಖ್ಯಾನಂ  
 ಶೃಣುಮಃ | 12 ಇತ್ಥಂ ತೇ ಸರ್ವ್ವಏವ ವಿಸ್ಮಯಾಪನ್ನಾಃ ಸನ್ನಿಗ್ಧಚಿತ್ತಾಃ  
 ಸನ್ತಃ ಪರಸ್ಪರಮೂಚುಃ, ಅಸ್ಯ ಕೋ ಭಾವಃ? 13 ಅಪರೇ ಕೇಚಿತ್  
 ಪರಿಹಸ್ಯ ಕಥಿತವನ್ತ ಏತೇ ನವೀನದ್ರಾಕ್ಷಾರಸೇನ ಮತ್ತಾ  
 ಅಭವನ್ | 14 ತದಾ ಪಿತರ ಏಕಾದಶಭಿ ಜ಼಼ಞೈಃ ಸಾಕಂ ತಿಷ್ಠನ್  
 ತಾಲೋಕಾನ್ ಉಚ್ಚೈಃಕಾರಮ್ ಅವದತ್, ಹೇ ಯಿಹೂದೀಯಾ  
 ಹೇ ಯಿರೂಶಾಲಮ್ನಿವಾಸಿನಃ ಸರ್ವ್ವೇ, ಅವಧಾನಂ ಕೃತ್ವಾ  
 ಮದೀಯವಾಕ್ಯಂ ಬುದ್ಧ್ಯಧ್ವಂ | 15 ಇದಾನೀಮ್ ಏಕಯಾಮಾದ್  
 ಅಧಿಕಾ ವೇಲಾ ನಾಸ್ತಿ ತಸ್ಮಾದ್ ಯೂಯಂ ಯದ್ ಅನುಮಾಥ  
 ಮಾನವಾ ಇಮೇ ಮದ್ಯಪಾನೇನ ಮತ್ತಾಸ್ತನ್ | 16 ಕಿನ್ತು  
 ಯೋಯೇಲ್ಬವಿಷ್ಯದ್ವಕ್ತ್ರೈತದ್ವಾಕ್ಯಮುಕ್ತಂ ಯಥಾ, 17 ಈಶ್ವರಃ  
 ಕಥಯಾಮಾಸ ಯುಗಾಂತಸಮಯೇ ತ್ವಹಮ್ | ವರ್ಷಿಷ್ಯಾಮಿ  
 ಸ್ವಮಾತ್ಮಾನಂ ಸರ್ವ್ವಪ್ರಾಣ್ಯುಪರಿ ಧ್ರುವಮ್ | ಭಾವಿವಾಕ್ಯಂ ವದಿಷ್ಯನ್ತಿ  
 ಕನ್ಯಾಃ ಪುತ್ರಾಶ್ಚ ವಸ್ತುತಃ | ಪ್ರತ್ಯಾದೇಶಞ್ಚ ಪ್ರಾಪ್ಸ್ಯನ್ತಿ ಯುಷ್ಮಾಕಂ  
 ಯುವಮಾನವಾಃ | ತಥಾ ಪ್ರಾಚೀನಲೋಕಾಸ್ತು ಸ್ವಪ್ನಾನ್ ದ್ರಕ್ಷ್ಯನ್ತಿ  
 ನಿಶ್ಚಿತಂ | 18 ವರ್ಷಿಷ್ಯಾಮಿ ತದಾತ್ಮಾನಂ ದಾಸದಾಸೀಜನೋಪಿರಿ |  
 ತೇನೈವ ಭಾವಿವಾಕ್ಯಂ ತೇ ವದಿಷ್ಯನ್ತಿ ಹಿ ಸರ್ವ್ವಶಃ | 19 ಊರ್ಧ್ವಸ್ಥೇ  
 ಗಗಣೇ ಚೈವ ನೀಚಸ್ಥೇ ಪೃಥಿವೀತಲೇ | ಶೋಣಿತಾನಿ ಬೃಹದ್ಭಾನೂನ್  
 ಘನಧೂಮಾದಿಕಾನಿ ಚ | ಚಿಹ್ನಾನಿ ದರ್ಶಯಿಷ್ಯಾಮಿ  
 ಮಹಾಶ್ಚರ್ಯಕ್ರಿಯಾಸ್ತಥಾ | 20 ಮಹಾಭಯಾನಕಸ್ಮೈವ ತದ್ವಿನಸ್ಯ  
 ಪರೇಶಿತುಃ | ಪುರಾಗಮಾದ್ ರವಿಃ ಕೃಷ್ಣೋ ರಕ್ತಶ್ಚನ್ದ್ರೋ ಭವಿಷ್ಯತಃ |  
 21 ಕಿನ್ತು ಯಃ ಪರಮೇಶಸ್ಯ ನಾಮ್ನಿ ಸಮ್ಪ್ರಾರ್ಥಯಿಷ್ಯತೇ | ಸಏವ  
 ಮನುಜೋ ನೂನಂ ಪರಿತ್ರಾತೋ ಭವಿಷ್ಯತಿ | | 22 ಅತೋ ಹೇ

ಇಸ್ರಾಯೇಲ್ಯಂಶೀಯಲೋಕಾಃ ಸರ್ವೇ ಕಥಾಯಾಮೇತಸ್ಯಾಮ್  
 ಮನೋ ನಿಧಧ್ವಂ ನಾಸರತೀಯೋ ಯೀಶುರೀಶ್ವರಸ್ಯ ಮನೋನೀತಃ  
 ಪುಮಾನ್ ಏತದ್ ಈಶ್ವರಸ್ತತ್ಕೃತೈರಾಶ್ಚರ್ಯಾದ್ಭುತಕರ್ಮಭಿ  
 ಲಕ್ಷಣೈಶ್ಚ ಯುಷ್ಮಾಕಂ ಸಾಕ್ಷಾದೇವ ಪ್ರತಿಪಾದಿತವಾನ್  
 ಇತಿ ಯೂಯಂ ಜಾನೀಥ | 23 ತಸ್ಮಿನ್ ಯೀಶೌ ಈಶ್ವರಸ್ಯ  
 ಪೂರ್ವನಿಶ್ಚಿತಮನ್ತ್ರಣಾನಿರೂಪಣಾನುಸಾರೇಣ ಮೃತ್ಯೌ ಸಮರ್ಪಿತೇ  
 ಸತಿ ಯೂಯಂ ತಂ ಧೃತ್ವಾ ದುಷ್ಟಲೋಕಾನಾಂ ಹಸ್ತೈಃ ಕ್ರುಶೇ  
 ವಿಧಿತ್ವಾಹತ | 24 ಕಿನ್ತ್ವೀಶ್ವರಸ್ತಂ ನಿಧನಸ್ಯ ಬನ್ಧನಾನೋಚಯಿತ್ವಾ  
 ಉದಸ್ಯಾಪಯತ್ ಯತಃ ಸ ಮೃತ್ಯುನಾ ಬದ್ಧಸ್ತಿಷ್ಠತೀತಿ ನ ಸಮ್ಭವತಿ | 25  
 ಏತಸ್ಮಿನ್ ದಾಯೂದಪಿ ಕಥಿತವಾನ್ ಯಥಾ, ಸರ್ವದಾ ಮಮ  
 ಸಾಕ್ಷಾತ್ತಂ ಸ್ಥಾಪಯ ಪರಮೇಶ್ವರಂ | ಸ್ಥಿತೇ ಮದ್ವಕ್ಷಿಣೇ ತಸ್ಮಿನ್  
 ಸ್ಥಲಿಷ್ಯಾಮಿ ತ್ವಹಂ ನಹಿ | 26 ಆನಂದಿಷ್ಯತಿ ತದ್ಧೇತೋ ಮಾರ್ಗಮಕೀನಂ  
 ಮನಸ್ತು ವೈ | ಆಹ್ಲಾದಿಷ್ಯತಿ ಜಿಹ್ವಾಪಿ ಮದೀಯಾ ತು ತಥೈವ ಚ |  
 ಪ್ರತ್ಯಾಶಯಾ ಶರೀರಂ ಮದೀಯಂ ವೈಶಯಿಷ್ಯತೇ | 27 ಪರಲೋಕೇ  
 ಯತೋ ಹೇತೋಸ್ತ್ವಂ ಮಾಂ ನೈವ ಹಿ ತ್ಯಕ್ತ್ವಸಿ | ಸ್ವಕೀಯಂ  
 ಪುಣ್ಯವಂತಂ ತ್ವಂ ಕ್ಷಯಿತುಂ ನೈವ ದಾಸ್ಯಸಿ | ಏವಂ ಜೀವನಮಾರ್ಗಂ  
 ತ್ವಂ ಮಾಮೇವ ದರ್ಶಯಿಷ್ಯಸಿ | (Hadēs g86) 28 ಸ್ವಸಮುಖೇ ಯ  
 ಆನಂದೋ ದಕ್ಷಿಣೇ ಸ್ವಸ್ಯ ಯತ್ ಸುಖಂ | ಅನಂತಂ ತೇನ ಮಾಂ  
 ಪೂರ್ಣಂ ಕರಿಷ್ಯಸಿ ನ ಸಂಶಯಃ | | 29 ಹೇ ಭ್ರಾತರೋಽಸ್ಮಾಕಂ ತಸ್ಯ  
 ಪೂರ್ವಪುರುಷಸ್ಯ ದಾಯೂದಃ ಕಥಾಂ ಸ್ಪಷ್ಟಂ ಕಥಯಿತುಂ ಮಾಮ್  
 ಅನುಮನ್ಯದ್ಧಂ, ಸ ಪ್ರಾಣಾನ್ ತ್ಯಕ್ತ್ವಾ ಶ್ಮಶಾನೇ ಸ್ಥಾಪಿತೋಭವದ್  
 ಅದ್ಯಾಪಿ ತತ್ ಶ್ಮಶಾನಮ್ ಅಸ್ಮಾಕಂ ಸನ್ನಿಧೌ ವಿದ್ಯತೇ | 30 ಫಲತೋ  
 ಲೌಕಿಕಭಾವೇನ ದಾಯೂದೋ ವಂಶೇ ಖ್ರೀಷ್ಟಂ ಜನ್ಮ ಗ್ರಾಹಯಿತ್ವಾ  
 ತಸ್ಮೈವ ಸಿಂಹಾಸನೇ ಸಮುವೇಷ್ಟುಂ ತಮುತ್ಥಾಪಯಿಷ್ಯತಿ  
 ಪರಮೇಶ್ವರಃ ಶಪಥಂ ಕುತ್ವಾ ದಾಯೂದಃ ಸಮೀಪ ಇಮಮ್  
 ಅಭ್ಜೇಕಾರಂ ಕೃತವಾನ್, 31 ಇತಿ ಜ್ಞಾತ್ವಾ ದಾಯೂದ್ ಭವಿಷ್ಯದ್ವಾದೀ  
 ಸನ್ ಭವಿಷ್ಯತ್ಕಾಲೀಯಜ್ಞಾನೇನ ಖ್ರೀಷ್ಟೋತ್ತಾನೇ ಕಥಾಮಿಮಾಂ  
 ಕಥಯಾಮಾಸ ಯಥಾ ತಸ್ಯಾತ್ಮಾ ಪರಲೋಕೇ ನ ತ್ಯಕ್ತ್ವತೇ ತಸ್ಯ  
 ಶರೀರಂ ನ ಕ್ಷೇಷ್ಯತಿ; (Hadēs g86) 32 ಅತಃ ಪರಮೇಶ್ವರ ಏನಂ

ಯೀಶುಂ ಶೃಶಾನಾದ್ ಉದಸ್ಥಾಪಯತ್ ತತ್ರ ವಯಂ ಸರ್ವೇ ಸಾಕ್ಷಿಣ  
ಆಸ್ಮಹೇ | 33 ಸ ಈಶ್ವರಸ್ಯ ದಕ್ಷಿಣಕರೇಣೋನ್ನತಿಂ ಪ್ರಾಪ್ಯ ಪವಿತ್ರ ಆತ್ಮಿನ  
ಪಿತಾ ಯಮಜ್ಞೇಕಾರಂ ಕೃತವಾನ್ ತಸ್ಯ ಫಲಂ ಪ್ರಾಪ್ಯ ಯತ್ ಪಶ್ಯಥ  
ಶೃಣುಥ ಚ ತದವರ್ಷತ್ | 34 ಯತೋ ದಾಯೂದ್ ಸ್ವರ್ಗಂ  
ನಾರುರೋಹ ಕಿನ್ನು ಸ್ವಯಮ್ ಇಮಾಂ ಕಥಾಮ್ ಅಕಥಯದ್  
ಯಥಾ, ಮಮ ಪ್ರಭುಮಿದಂ ವಾಕ್ಯಮವದತ್ ಪರಮೇಶ್ವರಃ | 35 ತವ  
ಶತ್ರುನಹಂ ಯಾವತ್ ಪಾದಪೀಠಂ ಕರೋಮಿ ನ | ತಾವತ್ ಕಾಲಂ  
ಮದೀಯೇ ತ್ವಂ ದಕ್ಷವಾರ್ಷ್ಠ ಉಪಾವಿಶ | 36 ಅತೋ ಯಂ ಯೀಶುಂ  
ಯೂಯಂ ಕ್ರುಶೇಹತ ಪರಮೇಶ್ವರಸ್ಯಂ ಪ್ರಭುತ್ವಾಭಿಷಿಕ್ತತ್ವಪದೇ  
ನ್ಯಯುಂಕ್ತೇತಿ ಇಸ್ರಾಯೇಲೀಯಾ ಲೋಕಾ ನಿಶ್ಚಿತಂ ಜಾನಂತು | 37  
ಏತಾದೃಶೀಂ ಕಥಾಂ ಶ್ರುತ್ವಾ ತೇಷಾಂ ಹೃದಯಾನಾಂ ವಿದೀರ್ಣತ್ವಾತ್  
ತೇ ಪಿತರಾಯ ತದನ್ಯಪ್ರೇರಿತೇಭ್ಯಶ್ಚ ಕಥಿತವನ್ತಃ, ಹೇ ಭ್ರಾತೃಗಣ  
ವಯಂ ಕಿಂ ಕರಿಷ್ಯಾಮಃ? 38 ತತಃ ಪಿತರಃ ಪ್ರತ್ಯವದದ್ ಯೂಯಂ  
ಸರ್ವೇ ಸ್ವಂ ಸ್ವಂ ಮನಃ ಪರಿವರ್ತಯದ್ಧಂ ತಥಾ ಪಾಪಮೋಚನಾರ್ಥಂ  
ಯೀಶುಖ್ರೀಷ್ಟಸ್ಯ ನಾಮ್ನಾ ಮಜ್ಜಿತಾಶ್ಚ ಭವತ, ತಸ್ಮಾದ್ ದಾನರೂಪಂ  
ಪರಿತ್ರಮ್ ಆತ್ಮಾನಂ ಲಪ್ಸ್ಯಥ | 39 ಯತೋ ಯುಷ್ಮಾಕಂ  
ಯುಷ್ಮತ್ಸನ್ಮಾನಾನಾಂ ದೂರಸ್ಥಸರ್ವಲೋಕಾನಾಂ ನಿಮಿತ್ತಮ್  
ಅರ್ಥಾದ್ ಅಸ್ಮಾಕಂ ಪ್ರಭುಃ ಪರಮೇಶ್ವರೋ ಯಾವತೋ ಲಾಕಾನ್  
ಆಹ್ವಾಸ್ಯತಿ ತೇಷಾಂ ಸರ್ವೇಷಾಂ ನಿಮಿತ್ತಮ್ ಅಯಮಜ್ಞೇಕಾರ ಆಸ್ತೇ |  
40 ಏತದನ್ಯಾಭಿ ಬರ್ಹುಕಥಾಭಿಃ ಪ್ರಮಾಣಂ ದತ್ತಾಕಥಯತ್  
ಏತೇಭ್ಯೋ ವಿಪಥಗಾಮಿಭ್ಯೋ ವರ್ತಮಾನಲೋಕೇಭ್ಯಃ ಸ್ವಾನ್ ರಕ್ಷತ |  
41 ತತಃ ಪರಂ ಯೇ ಸಾನನ್ದಾಸ್ತಾಂ ಕಥಾಮ್ ಅಗೃಹ್ಣನ್ ತೇ ಮಜ್ಜಿತಾ  
ಅಭವನ್ | ತಸ್ಮಿನ್ ದಿವಸೇ ಪ್ರಾಯೇಣ ತ್ರೀಣಿ ಸಹಸ್ರಾಣಿ  
ಲೋಕಾಸ್ತೇಷಾಂ ಸಪಕ್ಷಾಃ ಸನ್ತಃ 42 ಪ್ರೇರಿತಾನಾಮ್ ಉಪದೇಶೇ  
ಸಜ್ಜತೌ ಪೂಪಭಿಃ ಪ್ರಾರ್ಥನಾಸು ಚ ಮನಃಸಂಯೋಗಂ  
ಕೃತ್ವಾತಿಷ್ಠನ್ | 43 ಪ್ರೇರಿತೈ ನಾನಾಪ್ರಕಾರಲಕ್ಷಣೇಷು  
ಮಹಾಶ್ಚರ್ಯಕರ್ಮಮಸು ಚ ದರ್ಶಿತೇಷು ಸರ್ವಲೋಕಾನಾಂ  
ಭಯಮುಪಸ್ಥಿತಂ | 44 ವಿಶ್ವಾಸಕಾರಿಣಃ ಸರ್ವಃ ಚ ಸಹ ತಿಷ್ಠನತಃ |  
ಸ್ವೇಷಾಂ ಸರ್ವಾಃ ಸಮ್ಪತ್ತಿಃ ಸಾಧಾರಣೈನ ಸ್ಥಾಪಯಿತ್ವಾಭುಜ್ಜತ | 45

ಫಲತೋ ಗೃಹಾಣಿ ದ್ರವ್ಯಾಣಿ ಚ ಸರ್ವಾಣಿ ವಿಕ್ರೀಯ ಸರ್ವೇಷಾಂ  
 ಸ್ವಸ್ವಪ್ರಯೋಜನಾನುಸಾರೇಣ ವಿಭಜ್ಯ ಸರ್ವೇಭ್ಯೋಽದದನ್ | 46  
 ಸರ್ವ ಏಕಚಿತ್ತೀಭೂಯ ದಿನೇ ದಿನೇ ಮನ್ನಿರೇ ಸನ್ನಿಷ್ಮಮಾನಾ ಗೃಹೇ  
 ಗೃಹೇ ಚ ಪೂಪಾನಭಿಷ್ಣಂತ ಈಶ್ವರಸ್ಯ ಧನ್ಯವಾದಂ ಕುರ್ವನ್ತೋ  
 ಲೋಕೈಃ ಸಮಾದೃತಾಃ ಪರಮಾನಂದೇನ ಸರಲಾನ್ತಃಕರಣೇನ  
 ಭೋಜನಂ ಪಾನಾನ್ಕುರ್ವನ್ | 47 ಪರಮೇಶ್ವರೋ ದಿನೇ ದಿನೇ  
 ಪರಿತ್ರಾಣಭಾಜನೈ ಮಣ್ಣಲೀಮ್ ಅವರ್ಧಯತ್ |

**3** ತೃತೀಯಯಾಮವೇಲಾಯಾಂ ಸತ್ಯಾಂ ಪ್ರಾರ್ಥನಾಯಾಃ ಸಮಯೇ  
 ಪಿತರಯೋಹನೌ ಸಮ್ಭೂಯ ಮನ್ನಿರಂ ಗಚ್ಛತಃ | 2 ತಸ್ಮಿನ್ನೇವ  
 ಸಮಯೇ ಮನ್ನಿರಪ್ರವೇಶಕಾನಾಂ ಸಮೀಪೇ ಭಿಕ್ಷಾರಣಾರ್ಥಂ ಯಂ  
 ಜನ್ಮಖಿನ್ನಮಾನುಷಂ ಲೋಕಾ ಮನ್ನಿರಸ್ಯ ಸುಂದರನಾಮ್ನಿ ದ್ವಾರೇ  
 ಪ್ರತಿದಿನಮ್ ಅಸ್ಥಾಪಯನ್ ತಂ ವಹಂತಸ್ತದ್ವಾರಂ ಆನಯನ್ | 3  
 ತದಾ ಪಿತರಯೋಹನೌ ಮನ್ನಿರಂ ಪ್ರವೇಷ್ಟುಮ್ ಉದ್ಯತೌ ವಿಲೋಕ್ಯ  
 ಸ ಖಿನ್ನಾಸ್ತೌ ಕಿಚ್ಚಿದ್ ಭಿಕ್ಷಿತವಾನ್ | 4 ತಸ್ಮಾದ್ ಯೋಹನಾ ಸಹಿತಃ  
 ಪಿತರಸ್ತಮ್ ಅನನ್ಯದೃಷ್ಟ್ಯಾ ನಿರೀಕ್ಷ್ಯ ಪ್ರೋಕ್ತವಾನ್ ಆವಾಂ ಪ್ರತಿ ದೃಷ್ಟಿಂ  
 ಕುರು | 5 ತತಃ ಸ ಕಿಚ್ಚಿತ್ ಪ್ರಾಪ್ತಾಶಯಾ ತೌ ಪ್ರತಿ ದೃಷ್ಟಿಂ ಕೃತವಾನ್ |  
 6 ತದಾ ಪಿತರೋ ಗದಿತವಾನ್ ಮಮ ನಿಕಟೇ ಸ್ವರ್ಣರೂಪ್ಯಾದಿ ಕಿಮಪಿ  
 ನಾಸ್ತಿ ಕಿಂತು ಯದಾಸ್ತೇ ತದ್ ದದಾಮಿ ನಾಸರತೀಯಸ್ಯ ಯೀಶುಖೀಷ್ಟಸ್ಯ  
 ನಾಮ್ನಾ ತ್ವಮುತ್ಥಾಯ ಗಮನಾಗಮನೇ ಕುರು | 7 ತತಃ ಪರಂ ಸ  
 ತಸ್ಯ ದಕ್ಷಿಣಕರಂ ಧೃತ್ವಾ ತಮ್ ಉದತೋಲಯತ್; ತೇನ ತತ್ಕ್ಷಣಾತ್  
 ತಸ್ಯ ಜನಸ್ಯ ಪಾದಗುಲ್ಫಯೋಃ ಸಬಲತ್ವಾತ್ ಸ ಉಲ್ಲಮ್ಭ್ಯ ಪ್ರೋತ್ಥಾಯ  
 ಗಮನಾಗಮನೇ ಽಕರೋತ್ | 8 ತತೋ ಗಮನಾಗಮನೇ ಕುರ್ವನ್  
 ಉಲ್ಲಮ್ಭನ್ ಈಶ್ವರಂ ಧನ್ಯಂ ವದನ್ ತಾಭ್ಯಾಂ ಸಾರ್ಧಂ ಮನ್ನಿರಂ  
 ಪ್ರಾವಿಶತ್ | 9 ತತಃ ಸರ್ವೇ ಲೋಕಾಸ್ತಂ ಗಮನಾಗಮನೇ ಕುರ್ವಂತಮ್  
 ಈಶ್ವರಂ ಧನ್ಯಂ ವದಂತು ವಿಲೋಕ್ಯ 10 ಮನ್ನಿರಸ್ಯ ಸುಂದರೇ ಯ  
 ಉಪವಿಶ್ಯ ಭಿಕ್ಷಿತವಾನ್ ಸಏವಾಯಮ್ ಇತಿ ಜ್ಞಾತ್ವಾ ತಂ ಪ್ರತಿ ತಯಾ  
 ಘಟಿನಯಾ ಚಮತ್ಕೃತಾ ವಿಸ್ಮಯಾಪನ್ನಾಶ್ಚಾಭವನ್ | 11 ಯಃ ಖಿನ್ನಃ  
 ಸ್ವಸ್ಥೋಭವತ್ ತೇನ ಪಿತರಯೋಹನೋಃ ಕರಯೋರ್ಧ್ವತಯೋಃ  
 ಸತೋಃ ಸರ್ವೇ ಲೋಕಾ ಸನ್ನಿಧಿಮ್ ಆಗಚ್ಛನ್ | 12 ತದ್ ದೃಷ್ಟ್ವಾ

ಪಿತರಸ್ತೇಭ್ಯೋಽಕಥಯತ್, ಹೇ ಇಸ್ರಾಯೇಲೀಯಲೋಕಾ ಯೂಯಂ  
 ಕುತೋ ಽನೇನಾಶ್ಚರ್ಯ್ಯಂ ಮನ್ಯದ್ವೇ? ಆವಾಂ ನಿಜಶಕ್ತ್ಯಾ ಯದ್ವಾ  
 ನಿಜಪುಣ್ಯೇನ ಖಡ್ಗಮನುಷ್ಯಮೇನಂ ಗಮಿತವನ್ನಾವಿತಿ ಚಿಂತಯಿತ್ವಾ  
 ಆವಾಂ ಪ್ರತಿ ಕುತೋಽನನ್ಯದೃಷ್ಟಿಂ ಕುರುಥ? 13 ಯಂ ಯೀಶುಂ  
 ಯೂಯಂ ಪರಕರೇಷು ಸಮಾರ್ಪಯತ ತತೋ ಯಂ ಪೀಲಾತೋ  
 ಮೋಚಯಿತುಮ್ ಏಚ್ಛತ್ ತಥಾಪಿ ಯೂಯಂ ತಸ್ಯ ಸಾಕ್ಷಾನ್  
 ನಾಜ್ಞೇಕೃತವನ್ತ ಇಬ್ರಾಹೀಮ ಇಸ್ರಾಕೋ ಯಾಕೂಬಶ್ಚೇಶ್ವರೋಽರ್ಥಾದ್  
 ಅಸ್ಮಾಕಂ ಪೂರ್ವಪುರುಷಾಣಾಮ್ ಈಶ್ವರಃ ಸ್ವಪುತ್ರಸ್ಯ ತಸ್ಯ ಯೀಶೋ  
 ಮಹಿಮಾನಂ ಪ್ರಾಕಾಶಯತ್ | 14 ಕಿನ್ತು ಯೂಯಂ ತಂ ಪವಿತ್ರಂ  
 ಧಾರ್ಮಿಕಂ ಪುಮಾಂಸಂ ನಾಜ್ಞೇಕೃತ್ಯ ಹತ್ಯಾಕಾರಿಣಮೇಕಂ ಸ್ವೇಭ್ಯೋ  
 ದಾತುಮ್ ಅಯಾಚ್ಛದ್ಧಂ | 15 ಪಶ್ಚಾತ್ ತಂ ಜೀವನಸ್ಯಾಧಿಪತಿಮ್  
 ಅಹತ ಕಿನ್ತ್ವೀಶ್ವರಃ ಶ್ಶಶಾನಾತ್ ತಮ್ ಉದಸ್ಥಾಪಯತ ತತ್ರ  
 ವಯಂ ಸಾಕ್ಷಿಣ ಆಸ್ಮಹೇ | 16 ಇಮಂ ಯಂ ಮಾನುಷಂ  
 ಯೂಯಂ ಪಶ್ಯಥ ಪರಿಚಿನ್ತುಥ ಚ ಸ ತಸ್ಯ ನಾಮ್ನಿ ವಿಶ್ವಾಸಕರಣಾತ್  
 ಚಲನಶಕ್ತಿಂ ಲಬ್ಧವಾನ್ ತಸ್ಮಿನ್ ತಸ್ಯ ಯೋ ವಿಶ್ವಾಸಃ ಸ ತಂ  
 ಯುಷ್ಮಾಕಂ ಸರ್ವೇಷಾಂ ಸಾಕ್ಷಾತ್ ಸಮ್ಪೂರ್ಣರೂಪೇಣ ಸ್ವಸ್ಥಮ್  
 ಅಕಾರ್ಷೀತ್ | 17 ಹೇ ಭ್ರಾತರೋ ಯೂಯಂ ಯುಷ್ಮಾಕಮ್  
 ಅಧಿಪತಯಶ್ಚ ಅಜ್ಞಾತ್ವಾ ಕರ್ಮಾಣ್ಯೇತಾನಿ ಕೃತವನ್ತ ಇದಾನೀಂ  
 ಮಮೈಷ ಬೋಧೋ ಜಾಯತೇ | 18 ಕಿನ್ತ್ವೀಶ್ವರಃ ಖ್ರೀಷ್ಟಸ್ಯ  
 ದುಃಖಭೋಗೇ ಭವಿಷ್ಯದ್ವಾದಿನಾಂ ಮುಖೇಭ್ಯೋ ಯಾಂ ಯಾಂ ಕಥಾಂ  
 ಪೂರ್ವಮಕಥಯತ್ ತಾಃ ಕಥಾ ಇತ್ಥಂ ಸಿದ್ಧಾ ಅಕರೋತ್ | 19  
 ಅತಃ ಸ್ವೇಷಾಂ ಪಾಪಮೋಚನಾರ್ಥಂ ಖೇದಂ ಕೃತ್ವಾ ಮನಾಂಸಿ  
 ಪರಿವರ್ತಯದ್ಧಂ, ತಸ್ಮಾದ್ ಈಶ್ವರಾತ್ ಸಾನ್ತ್ವನಾಪ್ರಾಪ್ತೇಃ ಸಮಯ  
 ಉಪಸ್ಥಾಸ್ಯತಿ; 20 ಪುನಶ್ಚ ಪೂರ್ವಕಾಲಮ್ ಆರಭ್ಯ ಪ್ರಚಾರಿತೋ ಯೋ  
 ಯೀಶುಖ್ರೀಷ್ಟಸ್ತಮ್ ಈಶ್ವರೋ ಯುಷ್ಮಾನ್ ಪ್ರತಿ ಪ್ರೇಷಯಿಷ್ಯತಿ | 21  
 ಕಿನ್ತು ಜಗತಃ ಸೃಷ್ಟಿಮಾರಭ್ಯ ಈಶ್ವರೋ ನಿಜಪವಿತ್ರಭವಿಷ್ಯದ್ವಾದಿಗಣೋನ  
 ಯಥಾ ಕಥಿತವಾನ್ ತದನುಸಾರೇಣ ಸರ್ವೇಷಾಂ ಕಾರ್ಯಾಣಾಂ  
 ಸಿದ್ಧಿಪರ್ಯಂತಂ ತೇನ ಸ್ವರ್ಗೇ ವಾಸಃ ಕರ್ತವ್ಯಃ | (aiōn g165) 22  
 ಯುಷ್ಮಾಕಂ ಪ್ರಭುಃ ಪರಮೇಶ್ವರೋ ಯುಷ್ಮಾಕಂ ಭ್ರಾತೃಗಣಮಧ್ಯಾತ್



ಮತ್ತದ್ವಯಂ ಭವಿಷ್ಯದ್ವಕ್ತಾರಮ್ ಉತ್ಪಾದಯಿಷ್ಯತಿ, ತತಃ ಸ ಯತ್  
 ಕಿಂಚಿತ್ ಕಥಯಿಷ್ಯತಿ ತತ್ರ ಯೂಯಂ ಮನಾಂಸಿ ನಿಧಧ್ವಂ | 23  
 ಕಿನ್ನು ಯಃ ಕಶ್ಚಿತ್ ಪ್ರಾಣೀ ತಸ್ಯ ಭವಿಷ್ಯದ್ವಾದಿನಃ ಕಥಾಂ ನ ಗ್ರಹೀಷ್ಯತಿ  
 ಸ ನಿಜಲೋಕಾನಾಂ ಮಧ್ಯಾದ್ ಉಚ್ಛೇತ್ಸ್ಯತೇ," ಇಮಾಂ ಕಥಾಮ್  
 ಅಸ್ಮಾಕಂ ಪೂರ್ವಪುರುಷೇಭ್ಯಃ ಕೇವಲೋ ಮೂಸಾಃ ಕಥಯಾಮಾಸ  
 ಇತಿ ನಹಿ, 24 ಶಿಮೂಯೇಲ್ಭವಿಷ್ಯದ್ವಾದಿನಮ್ ಆರಭ್ಯ ಯಾವನ್ನೋ  
 ಭವಿಷ್ಯದ್ವಾಕ್ಯಮ್ ಅಕಥಯನ್ ತೇ ಸರ್ವಃ ಏವ ಸಮಯಸ್ಯೈತಸ್ಯ  
 ಕಥಾಮ್ ಅಕಥಯನ್ | 25 ಯೂಯಮಪಿ ತೇಷಾಂ ಭವಿಷ್ಯದ್ವಾದಿನಾಂ  
 ಸನ್ತಾನಾಃ, "ತವ ವಂಶೋದ್ಭವಪುಂಸಾ ಸರ್ವದೇಶೀಯಾ ಲೋಕಾ  
 ಆಶಿಷಂ ಪ್ರಾಪ್ತಾ ಭವಿಷ್ಯನ್ತಿ", ಇಬ್ರಾಹೀಮೇ ಕಥಾಮೇತಾಂ ಕಥಯಿತ್ವಾ  
 ಈಶ್ವರೋಸ್ಮಾಕಂ ಪೂರ್ವಪುರುಷೈಃ ಸಾರ್ಧಂ ಯಂ ನಿಯಮಂ  
 ಸ್ಥಿರೀಕೃತವಾನ್ ತಸ್ಯ ನಿಯಮಸ್ಯಾಧಿಕಾರಿಣೋಪಿ ಯೂಯಂ ಭವಥ |  
 26 ಅತ ಈಶ್ವರೋ ನಿಜಪುತ್ರಂ ಯೇಶುಮ್ ಉತ್ಥಾಪ್ಯ ಯುಷ್ಮಾಕಂ  
 ಸರ್ವೇಷಾಂ ಸ್ವಸ್ವಪಾಪಾತ್ ಪರಾವರ್ತೃ ಯುಷ್ಮಭ್ಯಮ್ ಆಶಿಷಂ ದಾತುಂ  
 ಪ್ರಥಮತಸ್ತಂ ಯುಷ್ಮಾಕಂ ನಿಕಟಂ ಪ್ರೇಷಿತವಾನ್ |

**4** ಯಸ್ಮಿನ್ ಸಮಯೇ ಪಿತರಯೋಹನೌ ಲೋಕಾನ್ ಉಪದಿಶತಸ್ತಸ್ಮಿನ್  
 ಸಮಯೇ ಯಾಜಕಾ ಮಂದಿರಸ್ಯ ಸೇನಾಪತಯಃ ಸಿದೂಕೀಗಣಶ್ಚ  
 2 ತಯೋರ್ ಉಪದೇಶಕರಣೇ ಖ್ರಿಷ್ಟಸ್ಯೋತ್ಥಾನಮ್ ಉಪಲಕ್ಷ್ಯ  
 ಸರ್ವೇಷಾಂ ಮೃತಾನಾಮ್ ಉತ್ಥಾನಪ್ರಸ್ತಾವೇ ಚ ವ್ಯಗ್ರಾಃ  
 ಸನ್ತಸ್ತಾವುಪಾಗಮನ್ | 3 ತೌ ಧೃತ್ವಾ ದಿನಾವಸಾನಕಾರಣಾತ್  
 ಪರದಿನಪರ್ಯಂತಂ ರುದ್ಧ್ವಾ ಸ್ಥಾಪಿತವನ್ತಃ | 4 ತಥಾಪಿ ಯೇ  
 ಲೋಕಾಸ್ತಯೋರುಪದೇಶಮ್ ಅಶೃಣ್ವನ್ ತೇಷಾಂ ಪ್ರಾಯೇಣ  
 ಪಶ್ಚಾತ್ತಪಸ್ತಾಣಿ ಜನಾ ವ್ಯಶ್ವಸನ್ | 5 ಪರೇಹನಿ ಅಧಿಪತಯಃ  
 ಪ್ರಾಚೀನಾ ಅಧ್ಯಾಪಕಾಶ್ಚ ಹಾನನನಾಮಾ ಮಹಾಯಾಜಕಃ 6  
 ಕಿಯಫಾ ಯೋಹನ್ ಸಿಕನ್ದರ ಇತ್ಯಾದಯೋ ಮಹಾಯಾಜಕಸ್ಯ  
 ಜ್ಞಾತಯಃ ಸರ್ವೇ ಯಿರೂಶಾಲಮ್ಮಗರೇ ಮಿಲಿತಾಃ | 7 ಅನಂತರಂ  
 ಪ್ರೇರಿತೌ ಮಧ್ಯೇ ಸ್ಥಾಪಯಿತ್ವಾಪೃಚ್ಛನ್ ಯುವಾಂ ಕಯಾ ಶಕ್ತಯಾ  
 ವಾ ಕೇನ ನಾಮ್ನಾ ಕರ್ಮಾಣ್ಯೇತಾನಿ ಕುರುಥಃ? 8 ತದಾ  
 ಪಿತರಃ ಪವಿತ್ರೇಣಾತ್ಮನಾ ಪರಿಪೂರ್ಣಃ ಸನ್ ಪ್ರತ್ಯವಾದೀತ್, ಹೇ

ಲೋಕಾನಾಮ್ ಅಧಿಪತಿಗಣ ಹೇ ಇಸ್ರಾಯೇಲೀಯಪ್ರಾಚೀನಾಃ, 9  
 ಏತಸ್ಯ ದುರ್ಬಲಮಾನುಷಸ್ಯ ಹಿತಂ ಯತ್ ಕರ್ಮಾಕ್ರಿಯತ, ಅರ್ಥಾತ್,  
 ಸ ಯೇನ ಪ್ರಕಾರೇಣ ಸ್ವಸ್ಥೋಭವತ್ ತಚ್ಚೇದ್ ಅದ್ಯಾವಾಂ ಪೃಚ್ಛಥ,  
 10 ತರ್ಹಿ ಸರ್ವ್ವ ಇಸ್ರಾಯೇಲೀಯಲೋಕಾ ಯೂಯಂ ಜಾನೀತ  
 ನಾಸರತೀಯೋ ಯೋ ಯೀಶುಖ್ರೀಷ್ಟಃ ಕ್ರಶೇ ಯುಷ್ಮಾಭಿರವಿದ್ಯತ  
 ಯಶ್ಚೇಶ್ವರೇಣ ಶ್ಮಶಾನಾದ್ ಉತ್ಥಾಪಿತಃ, ತಸ್ಯ ನಾಮ್ನಾ ಜನೋಯಂ  
 ಸ್ವಸ್ಥಃ ಸನ್ ಯುಷ್ಮಾಕಂ ಸಮ್ಮುಖೇ ಪ್ರೋತ್ತಿಷ್ಠತಿ | 11 ನಿಚೇತ್ಯಭಿ  
 ಯುಷ್ಮಾಭಿರಯಂ ಯಃ ಪ್ರಸ್ತರೋಽವಜ್ಞಾತೋಽಭವತ್ ಸ  
 ಪ್ರಧಾನಕೋಣಸ್ಯ ಪ್ರಸ್ತರೋಽಭವತ್ | 12 ತದ್ಧಿನ್ನಾದಪರಾತ್ ಕಸ್ಮಾದಪಿ  
 ಪರಿತ್ರಾಣಂ ಭವಿತುಂ ನ ಶಕ್ನೋತಿ, ಯೇನ ತ್ರಾಣಂ ಪ್ರಾಪ್ಯೇತ  
 ಭೂಮಣ್ಣಲಸ್ಯಲೋಕಾನಾಂ ಮಧ್ಯೇ ತಾದೃಶಂ ಕಿಮಪಿ ನಾಮ  
 ನಾಸ್ತಿ | 13 ತದಾ ಪಿತರಯೋಹನೋರೇತಾದೃಶೀಮ್ ಅಕ್ಷೇಭತಾಂ  
 ದೃಷ್ಟ್ವಾ ತಾವವಿದ್ವಾಂಸೌ ನೀಚಲೋಕಾವಿತಿ ಬುದ್ಧ್ವಾ ಆಶ್ಚರ್ಯಮ್  
 ಅಮನ್ಯಂತ ತೌ ಚ ಯೀಶೋಃ ಸಚ್ಚಿನೌ ಜಾತಾವಿತಿ ಜ್ಞಾತುಮ್  
 ಅಶಕ್ನುವನ್ | 14 ಕಿನ್ನು ತಾಭ್ಯಾಂ ಸಾರ್ಧಂ ತಂ ಸ್ವಸ್ಥಮಾನುಷಂ  
 ತಿಷ್ಠಂತಂ ದೃಷ್ಟ್ವಾ ತೇ ಕಾಮಪ್ಯಪರಾಮ್ ಆಪತ್ತಿಂ ಕರ್ತುಂ ನಾಶಕ್ನುನ್ |  
 15 ತದಾ ತೇ ಸಭಾತಃ ಸ್ಥಾನಾನ್ತರಂ ಗಂತುಂ ತಾನ್ ಆಜ್ಞಾಪ್ಯ ಸ್ವಯಂ  
 ಪರಸ್ಪರಮ್ ಇತಿ ಮನ್ತ್ರಣಾಮಕುರ್ವನ್ 16 ತೌ ಮಾನವೌ ಪ್ರತಿ ಕಿಂ  
 ಕರ್ತವ್ಯಂ? ತಾವೇಕಂ ಪ್ರಸಿದ್ಧಮ್ ಆಶ್ಚರ್ಯಂ ಕರ್ಮ ಕೃತವನ್ತೌ ತದ್  
 ಯಿರೂಶಾಲಮ್ನಿವಾಸಿನಾಂ ಸರ್ವ್ವೇಷಾಂ ಲೋಕಾನಾಂ ಸಮೀಪೇ  
 ಪ್ರಾಕಾಶತ ತಚ್ಚ ವಯಮಪಹ್ನೋತುಂ ನ ಶಕ್ನುಮಃ | 17 ಕಿನ್ನು  
 ಲೋಕಾನಾಂ ಮಧ್ಯಮ್ ಏತದ್ ಯಥಾ ನ ವ್ಯಾಪ್ನೋತಿ ತದರ್ಥಂ ತೌ  
 ಭಯಂ ಪ್ರದರ್ಶ್ಯ ತೇನ ನಾಮ್ನಾ ಕಮಪಿ ಮನುಷ್ಯಂ ನೋಪದಿಶತಮ್  
 ಇತಿ ದೃಢಂ ನಿಷೇಧಾಮಃ | 18 ತತಸ್ತೇ ಪ್ರೇರಿತಾವಾಹೂಯ  
 ಏತದಾಜ್ಞಾಪಯನ್ ಇತಃ ಪರಂ ಯೀಶೋ ನಾಮ್ನಾ ಕದಾಪಿ  
 ಕಾಮಪಿ ಕಥಾಂ ಮಾ ಕಥಯತಂ ಕಿಮಪಿ ನೋಪದಿಶತ್ | 19  
 ತತಃ ಪಿತರಯೋಹನೌ ಪ್ರತ್ಯವದತಾಮ್ ಈಶ್ವರಸ್ಯಾಜ್ಞಾಗ್ರಹಣಂ  
 ವಾ ಯುಷ್ಮಾಕಮ್ ಆಜ್ಞಾಗ್ರಹಣಮ್ ಏತಯೋ ಮಧ್ಯೇ ಈಶ್ವರಸ್ಯ  
 ಗೋಚರೇ ಕಿಂ ವಿಹಿತಂ? ಯೂಯಂ ತಸ್ಯ ವಿವೇಚನಾಂ ಕುರುತ | 20

ವಯಂ ಯದ್ ಅಪಶ್ಯಾಮ ಯದಶೃಣುಮ ಚ ತನ್ನ ಪ್ರಚಾರಯಿಷ್ಯಾಮ  
 ಏತತ್ ಕದಾಪಿ ಭವಿತುಂ ನ ಶಕ್ನೋತಿ | 21 ಯದಘಟಿತ  
 ತದ್ ದೃಷ್ಟ್ವಾ ಸರ್ವೇ ಲೋಕಾ ಈಶ್ವರಸ್ಯ ಗುಣಾನ್ ಅನ್ವವದನ್  
 ತಸ್ಮಾತ್ ಲೋಕಭಯಾತ್ ತೌ ದಣ್ಡಯಿತುಂ ಕಮಪ್ಯುಪಾಯಂ  
 ನ ಪ್ರಾಪ್ಯ ತೇ ಪುನರಪಿ ತರ್ಜಯಿತ್ವಾ ತಾವತ್ಯಜನ್ | 22 ಯಸ್ಯ  
 ಮಾನುಷಸ್ಮೈತತ್ ಸ್ವಾಸ್ಥ್ಯಕರಣಮ್ ಆಶ್ಚರ್ಯಂ ಕರ್ಮಾಕ್ರಿಯತ  
 ತಸ್ಯ ವಯಶ್ಚತ್ವಾರಿಂಶದ್ವತ್ಸರಾ ವ್ಯತೀತಾಃ | 23 ತತಃ ಪರಂ ತೌ  
 ವಿಸೃಷ್ಟ್ವಾ ಸನ್ತೌ ಸ್ವಸಜ್ಜಿನಾಂ ಸನ್ನಿಧಿಂ ಗತ್ವಾ ಪ್ರಧಾನಯಾಜಕೈಃ  
 ಪ್ರಾಚೀನಲೋಕೈಶ್ಚ ಪ್ರೋಕ್ತಾಃ ಸರ್ವಾಃ ಕಥಾ ಜ್ಞಾಪಿತವನ್ತೌ | 24  
 ತಚ್ಚುತ್ವಾ ಸರ್ವ್ವ ಏಕಚಿತ್ತೀಭೂಯ ಈಶ್ವರಮುದ್ದಿಶ್ಯ ಪ್ರೋಚ್ಛೈರೇತತ್  
 ಪ್ರಾರ್ಥಯನ್ತ, ಹೇ ಪ್ರಭೋ ಗಗಣಪೃಥಿವೀಪಯೋಧೀನಾಂ ತೇಷು ಚ  
 ಯದ್ಯದ್ ಆಸ್ತೇ ತೇಷಾಂ ಸೃಷ್ಟೇಶ್ವರಸ್ತ್ವಂ | 25 ತ್ವಂ ನಿಜಸೇವಕೇನ  
 ದಾಯೂದಾ ವಾಕ್ಯಮಿದಮ್ ಉವಚಿಥ, ಮನುಷ್ಯಾ ಅನ್ಯದೇಶೀಯಾಃ  
 ಕುರ್ವನ್ತಿ ಕಲಹಂ ಕುತಃ | ಲೋಕಾಃ ಸರ್ವೇ ಕಿಮರ್ಥಂ ವಾ ಚಿನ್ತಾಂ  
 ಕುರ್ವನ್ತಿ ನಿಷ್ಠಲಾಂ | 26 ಪರಮೇಶಸ್ಯ ತೇನೈವಾಭಿಷಿಕ್ತಸ್ಯ ಜನಸ್ಯ ಚ |  
 ವಿರುದ್ಧಮಭಿತಿಷ್ಠನ್ತಿ ಪೃಥಿವ್ಯಾಃ ಪತಯಃ ಕುತಃ | | 27 ಫಲತಸ್ತವ  
 ಹಸ್ತೇನ ಮನ್ತ್ರಣಯಾ ಚ ಪೂರ್ವ ಯದ್ಯತ್ ಸ್ಥಿರೀಕೃತಂ ತದ್ ಯಥಾ  
 ಸಿದ್ಧಂ ಭವತಿ ತದರ್ಥಂ ತ್ವಂ ಯಮ್ ಅಧಿಷಿಕ್ತವಾನ್ ಸ ಏವ ಪವಿತ್ರೋ  
 ಯೀಶುಸ್ತಸ್ಯ ಪ್ರಾತಿಕೂಲ್ಯೇನ ಹೇರೋದ್ ಪನ್ನೀಯಪೀಲಾತೋ  
 28 ಽನ್ಯದೇಶೀಯಲೋಕಾ ಇಸ್ರಾಯೇಲ್ಲೋಕಾಶ್ಚ ಸರ್ವ್ವ ಏತೇ  
 ಸಭಾಯಾಮ್ ಅತಿಷ್ಠನ್ | 29 ಹೇ ಪರಮೇಶ್ವರ ಅಧುನಾ ತೇಷಾಂ  
 ತರ್ಜನಂ ಗರ್ಜನಂ ಶೃಣು; 30 ತಥಾ ಸ್ವಾಸ್ಥ್ಯಕರಣಕರ್ಮಣಾ ತವ  
 ಬಾಹುಬಲಪ್ರಕಾಶಪೂರ್ವಕಂ ತವ ಸೇವಕಾನ್ ನಿರ್ಭಯೇನ ತವ  
 ವಾಕ್ಯಂ ಪ್ರಚಾರಯಿತುಂ ತವ ಪವಿತ್ರಪುತ್ರಸ್ಯ ಯೀಶೋ ನಾಮ್ನಾ  
 ಆಶ್ಚರ್ಯಾಣ್ಯಸಮ್ಭವಾನಿ ಚ ಕರ್ಮಾಣಿ ಕರ್ತುಮಿಚ್ಛಾಪಯ | 31  
 ಇತ್ಥಂ ಪ್ರಾರ್ಥನಯಾ ಯತ್ರ ಸ್ಥಾನೇ ತೇ ಸಭಾಯಾಮ್ ಆಸನ್ ತತ್  
 ಸ್ಥಾನಂ ಪ್ರಾಕಮ್ವತ; ತತಃ ಸರ್ವೇ ಪವಿತ್ರೇಣಾತ್ಮನಾ ಪರಿಪೂರ್ಣಾಃ ಸನ್ತ  
 ಈಶ್ವರಸ್ಯ ಕಥಾಮ್ ಅಕ್ಷೋಭೇಣ ಪ್ರಾಚಾರಯನ್ | 32 ಅಪರಂಶು  
 ಪ್ರತ್ಯಯಕಾರಿಲೋಕಸಮೂಹಾ ಏಕಮನಸ ಏಕಚಿತ್ತೀಭೂಯ

ಸ್ಥಿತಾಃ | ತೇಷಾಂ ಕೇಪಿ ನಿಜಸಮ್ಪತ್ತಿಂ ಸ್ವೀಯಾಂ ನಾಜಾನನ್ ಕಿನ್ನು  
ತೇಷಾಂ ಸರ್ವಾಃ ಸಮ್ಪತ್ಯಃ ಸಾಧಾರಣೈನ ಸ್ಥಿತಾಃ | 33 ಅನ್ಯಚ್ಚ  
ಪ್ರೇರಿತಾ ಮಹಾಶಕ್ತಿಪ್ರಕಾಶಪೂರ್ವಕಂ ಪ್ರಭೋ ಯೀಶೋರುತ್ಥಾನೇ  
ಸಾಕ್ಷ್ಯಮ್ ಅದದುಃ, ತೇಷು ಸರ್ವೇಷು ಮಹಾನುಗ್ರಹೋಽಭವಚ್ಚ | 34  
ತೇಷಾಂ ಮಧ್ಯೇ ಕಸ್ಯಾಪಿ ದ್ರವ್ಯನ್ಯೂನತಾ ನಾಭವದ್ ಯತಸ್ತೇಷಾಂ  
ಗೃಹಭೂಮ್ಯಾದ್ಯಾ ಯಾಃ ಸಮ್ಪತ್ತಯ ಆಸನ್ ತಾ ವಿಕ್ರೀಯ 35  
ತನ್ಮೂಲ್ಯಮಾನೀಯ ಪ್ರೇರಿತಾನಾಂ ಚರಣೇಷು ತೈಃ ಸ್ಥಾಪಿತಂ; ತತಃ  
ಪ್ರತ್ಯೇಕಶಃ ಪ್ರಯೋಜನಾನುಸಾರೇಣ ದತ್ತಮಭವತ್ | 36 ವಿಶೇಷತಃ  
ಕುಪ್ರೋಪದ್ವೀಪೀಯೋ ಯೋಸಿನಾಮಕೋ ಲೇವಿವಂಶಜಾತ ಏಕೋ  
ಜನೋ ಭೂಮ್ಯಧಿಕಾರೀ, ಯಂ ಪ್ರೇರಿತಾ ಬರ್ಣಬ್ಯಾ ಅರ್ಥಾತ್  
ಸಾನ್ತ್ವನಾದಾಯಕ ಇತ್ಯುಕ್ತ್ವಾ ಸಮಾಹೂಯನ್, 37 ಸ ಜನೋ  
ನಿಜಭೂಮಿಂ ವಿಕ್ರೀಯ ತನ್ಮೂಲ್ಯಮಾನೀಯ ಪ್ರೇರಿತಾನಾಂ ಚರಣೇಷು  
ಸ್ಥಾಪಿತವಾನ್ |

**5** ತದಾ ಅನಾನಿಯನಾಮಕ ಏಕೋ ಜನೋ ಯಸ್ಯ ಭಾರ್ಯಾಯಾ  
ನಾಮ ಸಫೀರಾ ಸ ಸ್ವಾಧಿಕಾರಂ ವಿಕ್ರೀಯ 2 ಸ್ವಭಾರ್ಯಾಂ  
ಜ್ಞಾಪಯಿತ್ವಾ ತನ್ಮೂಲ್ಯಸ್ಯೈಕಾಂಶಂ ಸಜ್ಜೋಪ್ಯ ಸ್ಥಾಪಯಿತ್ವಾ  
ತದನ್ಯಾಂಶಮಾತ್ರಮಾನೀಯ ಪ್ರೇರಿತಾನಾಂ ಚರಣೇಷು  
ಸಮರ್ಪಿತವಾನ್ | 3 ತಸ್ಮಾತ್ ಪಿತರೋಕಥಯತ್ ಹೇ ಅನಾನಿಯ  
ಭೂಮೇ ಮೂಲ್ಯಂ ಕಿಂಚಿತ್ ಸಜ್ಜೋಪ್ಯ ಸ್ಥಾಪಯಿತುಂ ಪವಿತ್ರಸ್ಯಾತ್ಮನಃ  
ಸನ್ನಿಧೌ ಮೃಷಾವಾಕ್ಯಂ ಕಥಯಿತುಚ್ಚ ಶೈತಾನ್ ಕುತಸ್ತವಾನ್ತಃಕರಣೇ  
ಪ್ರವೃತ್ತಿಮಜನಯತ್? 4 ಸಾ ಭೂಮಿ ಯದಾ ತವ ಹಸ್ತಗತಾ ತದಾ  
ಕಿಂ ತವ ಸ್ವೀಯಾ ನಾಸೀತ್? ತರ್ಹಿ ಸ್ವಾನ್ತಃಕರಣೇ ಕುತ ಏತಾದೃಶೀ  
ಕುಕಲ್ಪನಾ ತ್ವಯಾ ಕೃತಾ? ತ್ವಂ ಕೇವಲಮನುಷ್ಯಸ್ಯ ನಿಕಟೇ  
ಮೃಷಾವಾಕ್ಯಂ ನಾವಾದೀಃ ಕಿನ್ವಿಶ್ವರಸ್ಯ ನಿಕಟೇಽಪಿ | 5 ಏತಾಂ ಕಥಾಂ  
ಶ್ರುತ್ವೈವ ಸೋಽನಾನಿಯೋ ಭೂಮೌ ಪತನ್ ಪ್ರಾಣಾನ್ ಅತ್ಯಜತ್,  
ತದ್ವೃತ್ತಾನ್ತಂ ಯಾವನ್ನೋ ಲೋಕಾ ಅಶೃಣ್ವನ್ ತೇಷಾಂ ಸರ್ವೇಷಾಂ  
ಮಹಾಭಯಮ್ ಅಜಾಯತ್ | 6 ತದಾ ಯುವಲೋಕಾಸ್ತಂ  
ವಸ್ರೇಣಾಚ್ಛಾದ್ಯ ಬಹಿ ನೀತ್ವಾ ಶ್ಮಶಾನೇಽಸ್ಥಾಪಯನ್ | 7 ತತಃ  
ಪ್ರಹರೈಕಾನನ್ದರಂ ಕಿಂ ವೃತ್ತಂ ತನ್ನಾವಗತ್ಯ ತಸ್ಯ ಭಾರ್ಯಾಪಿ ತತ್ರ

ಸಮುಪಸ್ಥಿತಾ | 8 ತತಃ ಪಿತರಸ್ತಾಮ್ ಅಪೃಚ್ಛತ್, ಯುವಾಭ್ಯಾಮ್  
 ಏತಾವನ್ಮುದ್ರಾಭ್ಯೋ ಭೂಮಿ ವಿಕ್ರೀತಾ ನ ವಾ? ಏತತ್ವಂ ವದ; ತದಾ  
 ಸಾ ಪ್ರತ್ಯವಾದೀತ್ ಸತ್ಯಮ್ ಏತಾವದ್ಯೋ ಮುದ್ರಾಭ್ಯ ಏವ | 9 ತತಃ  
 ಪಿತರೋಕಥಯತ್ ಯುವಾಂ ಕಥಂ ಪರಮೇಶ್ವರಸ್ಯಾತ್ಮಾನಂ  
 ಪರೀಕ್ಷಿತುಮ್ ಏಕಮನ್ತ್ರಣಾವಭವತಾಂ? ಪಶ್ಯ ಯೇ ತವ ಪತಿಂ  
 ಶ್ಮಶಾನೇ ಸ್ಥಾಪಿತವನ್ತಸೇ ದ್ವಾರಸ್ಯ ಸಮೀಪೇ ಸಮುಪತಿಷ್ಯಂತಿ ತ್ವಾಮಪಿ  
 ಬಹಿರ್ನೀಷ್ಯಂತಿ | 10 ತತಃ ಸಾಪಿ ತಸ್ಯ ಚರಣಸನ್ನಿಧೌ ಪತಿತ್ವಾ ಪ್ರಾಣಾನ್  
 ಅತ್ಯಾಕ್ಷೀತ್ | ಪಶ್ಚಾತ್ ತೇ ಯುವಾನೋಽಭ್ಯನ್ತರಮ್ ಆಗತ್ಯ ತಾಮಪಿ  
 ಮೃತಾಂ ದೃಷ್ಟ್ವಾ ಬಹಿ ನಿರ್ಘ್ನಾ ತಸ್ಯಾಃ ಪತ್ಯುಃ ಪಾರ್ಶ್ವೇ ಶ್ಮಶಾನೇ  
 ಸ್ಥಾಪಿತವನ್ತಃ | 11 ತಸ್ಮಾತ್ ಮಣ್ಡಲ್ಯಾಃ ಸರ್ವೇ ಲೋಕಾ ಅನ್ಯಲೋಕಾಶ್ಚ  
 ತಾಂ ವಾರ್ತಾಂ ಶ್ರುತ್ವಾ ಸಾದ್ಧಸಂ ಗತಾಃ | 12 ತತಃ ಪರಂ ಪ್ರೇರಿತಾನಾಂ  
 ಹಸ್ಯೇ ಲೋಕಾನಾಂ ಮಧ್ಯೇ ಬಹ್ವಾಶ್ಚರ್ಯ್ಯಾಣ್ಯದ್ಭುತಾನಿ  
 ಕರ್ಮಾಣ್ಯಕ್ರಿಯನ್ತಃ; ತದಾ ಶಿಷ್ಯಾಃ ಸರ್ವ್ವ ಏಕಚಿತ್ತೀಭೂಯ  
 ಸುಲೇಮಾನೋ ಽಲಿನ್ದೇ ಸಮ್ಭೂಯಾಸನ್ | 13 ತೇಷಾಂ  
 ಸಜ್ಞಾನ್ತಗೋ ಭವಿತುಂ ಕೋಪಿ ಪ್ರಗಲ್ಭತಾಂ ನಾಗಮತ್ ಕಿನ್ತು  
 ಲೋಕಾಸ್ತಾನ್ ಸಮಾದ್ರಿಯನ್ತ | 14 ಸ್ತ್ರಿಯಃ ಪುರುಷಾಶ್ಚ  
 ಬಹವೋ ಲೋಕಾ ವಿಶ್ವಾಸ್ಯ ಪ್ರಭುಂ ಶರಣಮಾಪನ್ನಾಃ |  
 15 ಪಿತರಸ್ಯ ಗಮನಾಗಮನಾಭ್ಯಾಂ ಕೇನಾಪಿ ಪ್ರಕಾರೇಣ  
 ತಸ್ಯ ಛಾಯಾ ಕಸ್ಮಿಂಶ್ಚಿಜ್ಜನೇ ಲಗಿಷ್ಯತೀತ್ಯಾಶಯಾ ಲೋಕಾ  
 ರೋಗಿಣಃ ಶಿವಿಕಯಾ ಖಟ್ಟಯಾ ಚಾನೀಯ ಪಥಿ ಪಥಿ  
 ಸ್ಥಾಪಿತವನ್ತಃ | 16 ಚತುರ್ದಿಕ್ಸ್ಥನಗರೇಭ್ಯೋ ಬಹವೋ  
 ಲೋಕಾಃ ಸಮ್ಭೂಯ ರೋಗಿಣೋಽಪವಿತ್ರಭುತಗ್ರಸ್ತಾಂಶ್ಚ  
 ಯಿರೂಶಾಲಮಮ್ ಆನಯನ್ ತತಃ ಸರ್ವೇ ಸ್ವಸ್ಥಾ ಅಕ್ರಿಯನ್ತ | 17  
 ಅನ್ತರಂ ಮಹಾಯಾಜಕಃ ಸಿದೂಕಿನಾಂ ಮತಗ್ರಾಹಿಣಸ್ತೇಷಾಂ  
 ಸಹಚರಾಶ್ಚ 18 ಮಹಾಕ್ರೋಧಾನ್ವಿತಾಃ ಸನ್ತಃ ಪ್ರೇರಿತಾನ್ ಧೃತ್ವಾ  
 ನೀಚಲೋಕಾನಾಂ ಕಾರಾಯಾಂ ಬದ್ಧ್ವಾ ಸ್ಥಾಪಿತವನ್ತಃ | 19 ಕಿನ್ತು  
 ರಾತ್ರೌ ಪರಮೇಶ್ವರಸ್ಯ ದೂತಃ ಕಾರಾಯಾ ದ್ವಾರಂ ಮೋಚಯಿತ್ವಾ  
 ತಾನ್ ಬಹಿರಾನೀಯಾಕಥಯತ್, 20 ಯೂಯಂ ಗತ್ವಾ  
 ಮನ್ದಿರೇ ದಣ್ಣಾಯಮಾನಾಃ ಸನ್ನೋ ಲೋಕಾನ್ ಪ್ರತೀಮಾಂ

ಜೀವನದಾಯಿಕಾಂ ಸರ್ವಾಂ ಕಥಾಂ ಪ್ರಚಾರಯತ | 21 ಇತಿ ಶ್ರುತ್ವಾ  
 ತೇ ಪ್ರತ್ಯುಷೇ ಮನ್ನಿರ ಉಪಸ್ಥಾಯ ಉಪದಿಷ್ಟವನ್ತಃ | ತದಾ  
 ಸಹಚರಗಣೇನ ಸಹಿತೋ ಮಹಾಯಾಜಕ ಆಗತ್ಯ ಮನ್ರಿಗಣಮ್  
 ಇಸ್ರಾಯೇಲ್ವಂಶಸ್ಯ ಸರ್ವಾನ್ ರಾಜಸಭಾಸದಃ ಸಭಾಸ್ಥಾನ್ ಕೃತ್ವಾ  
 ಕಾರಾಯಾಸ್ಥಾನ್ ಆಪಯಿತುಂ ಪದಾತಿಗಣಂ ಪ್ರೇರಿತವಾನ್ | 22  
 ತತಸ್ತೇ ಗತ್ವಾ ಕಾರಾಯಾಂ ತಾನ್ ಅಪ್ರಾಪ್ಯ ಪ್ರತ್ಯಾಗತ್ಯ ಇತಿ ವಾರ್ತಾಮ್  
 ಅವಾದಿಷ್ಟಃ, 23 ವಯಂ ತತ್ರ ಗತ್ವಾ ನಿರ್ವಿಘ್ನಂ ಕಾರಾಯಾ ದ್ವಾರಂ  
 ರುದ್ಧಂ ರಕ್ಷಕಾಂಶ್ಚ ದ್ವಾರಸ್ಯ ಬಹಿರ್ದಣ್ಡಾಯಮಾನಾನ್ ಅದರ್ಶಾಮ  
 ಏವ ಕಿನ್ನು ದ್ವಾರಂ ಮೋಚಯಿತ್ವಾ ತನ್ನದ್ಯೇ ಕಮಪಿ ದ್ರಷ್ಟುಂ ನ  
 ಪ್ರಾಪ್ತಾಃ | 24 ಏತಾಂ ಕಥಾಂ ಶ್ರುತ್ವಾ ಮಹಾಯಾಜಕೋ ಮನ್ನಿರಸ್ಯ  
 ಸೇನಾಪತಿಃ ಪ್ರಧಾನಯಾಜಕಾಶ್ಚ, ಇತ ಪರಂ ಕಿಮಪರಂ ಭವಿಷ್ಯತೀತಿ  
 ಚಿಂತಯಿತ್ವಾ ಸನ್ನಿಗ್ಧಚಿತ್ತಾ ಅಭವನ್ | 25 ಏತಸ್ಮಿನ್ನೇವ ಸಮಯೇ ಕಶ್ಚಿತ್  
 ಜನ ಆಗತ್ಯ ವಾರ್ತಾಮೇತಾಮ್ ಅವದತ್ ಪಶ್ಯತ ಯೂಯಂ ಯಾನ್  
 ಮಾನವಾನ್ ಕಾರಾಯಾಮ್ ಅಸ್ಥಾಪಯತ ತೇ ಮನ್ನಿರೇ ತಿಷ್ಠನ್ನೋ  
 ಲೋಕಾನ್ ಉಪದಿಶನ್ತಿ | 26 ತದಾ ಮನ್ನಿರಸ್ಯ ಸೇನಾಪತಿಃ ಪದಾತಯಶ್ಚ  
 ತತ್ರ ಗತ್ವಾ ಚೇಲ್ಲೋಕಾಃ ಪಾಷಾಣಾನ್ ನಿಕ್ಷಿಪ್ಯಾಸ್ಥಾನ್ ಮಾರಯಂತೀತಿ  
 ಭಿಯಾ ವಿನತ್ಯಾಚಾರಂ ತಾನ್ ಆನಯನ್ | 27 ತೇ ಮಹಾಸಭಾಯಾ  
 ಮಧ್ಯೇ ತಾನ್ ಅಸ್ಥಾಪಯನ್ ತತಃ ಪರಂ ಮಹಾಯಾಜಕಸ್ತಾನ್  
 ಅಪ್ಯಚ್ಛತ್, 28 ಅನೇನ ನಾಮ್ನಾ ಸಮುಪದೇಷ್ಟುಂ ವಯಂ  
 ಕಿಂ ದೃಢಂ ನ ನೃಷೇಧಾಮ? ತಥಾಪಿ ಪಶ್ಯತ ಯೂಯಂ  
 ಸ್ವೇಷಾಂ ತೇನೋಪದೇಶೇನೇ ಯಿರೂಶಾಲಮಂ ಪರಿಪೂರ್ಣಂ  
 ಕೃತ್ವಾ ತಸ್ಯ ಜನಸ್ಯ ರಕ್ತಪಾತಜನಿತಾಪರಾಧಮ್ ಅಸ್ಥಾನ್  
 ಪ್ರತ್ಯಾನೇತುಂ ಚೇಷ್ಟದ್ಧೇ | 29 ತತಃ ಪಿತರೋನ್ಯಪ್ರೇರಿತಾಶ್ಚ  
 ಪ್ರತ್ಯವದನ್ ಮಾನುಷಸ್ಯಾಜ್ಞಾಗ್ರಹಣಾದ್ ಈಶ್ವರಸ್ಯಾಜ್ಞಾಗ್ರಹಣಮ್  
 ಅಸ್ಥಾಕಮುಚಿತಮ್ | 30 ಯಂ ಯೀಶುಂ ಯೂಯಂ ಕ್ರುಶೇ  
 ವೇಧಿತ್ವಾಹತ ತಮ್ ಅಸ್ಥಾಕಂ ಪೈತ್ಯಕ ಈಶ್ವರ ಉತ್ಥಾಪ್ಯ 31  
 ಇಸ್ರಾಯೇಲ್ವಂಶಾನಾಂ ಮನಃಪರಿವರ್ತನಂ ಪಾಪಕ್ಷಮಾಞ್ಚ ಕರ್ತುಂ  
 ರಾಜಾನಂ ಪರಿತ್ರಾತಾರಞ್ಚ ಕೃತ್ವಾ ಸ್ವದಕ್ಷಿಣಪಾರ್ಶ್ವೇ ತಸ್ಯಾನ್ನತಿಮ್  
 ಅಕರೋತ್ | 32 ಏತಸ್ಮಿನ್ ವಯಮಪಿ ಸಾಕ್ಷಿಣ ಆಸ್ಮಹೇ, ತತ್

ಕೇವಲಂ ನಹಿ, ಈಶ್ವರ ಆಜ್ಞಾಗ್ರಾಹಿಭ್ಯೋ ಯಂ ಪವಿತ್ರಮ್ ಆತ್ಮನಂ  
 ದತ್ತವಾನ್ ಸೋಪಿ ಸಾಕ್ಷ್ಯಸ್ತಿ | 33 ಏತದ್ವಾಕ್ಯೇ ಶ್ರುತೇ ತೇಷಾಂ  
 ಹೃದಯಾನಿ ವಿದ್ಧಾನ್ಯಭವನ್ ತತಸ್ತೇ ತಾನ್ ಹನ್ತುಂ ಮನ್ರಿತವನ್ತಃ | 34  
 ಏತಸ್ಮಿನ್ನೇವ ಸಮಯೇ ತತ್ಸಭಾಸ್ಥಾನಾಂ ಸರ್ವ್ವಲೋಕಾನಾಂ ಮಧ್ಯೇ  
 ಸುಖ್ಯಾತೋ ಗಮಿಲೀಯೇಲ್ನಾಮಕ ಏಕೋ ಜನೋ ವ್ಯವಸ್ಥಾಪಕಃ  
 ಫಿರೂಶಿಲೋಕ ಉತ್ಥಾಯ ಪ್ರೇರಿತಾನ್ ಕ್ಷಣಾರ್ಥಂ ಸ್ಥಾನಾನ್ತರಂ  
 ಗನ್ತುಮ್ ಆದಿಶ್ಯ ಕಥಿತವಾನ್, 35 ಹೇ ಇಸ್ರಾಯೇಲ್ವಂಶೀಯಾಃ  
 ಸರ್ವ್ವೇ ಯೂಯಮ್ ಏತಾನ್ ಮಾನುಷಾನ್ ಪ್ರತಿ ಯತ್  
 ಕರ್ತುಮ್ ಉದ್ಯತಾಸ್ತಸ್ಮಿನ್ ಸಾವಧಾನಾ ಭವತ | 36 ಇತಃ  
 ಪೂರ್ವ್ವಂ ಧೂದಾನಾಮೈಕೋ ಜನ ಉಪಸ್ಥಾಯ ಸ್ವಂ ಕಮಪಿ  
 ಮಹಾಪುರುಷಮ್ ಅವದತ್, ತತಃ ಪ್ರಾಯೇಣ ಚತುಃಶತಲೋಕಾಸ್ತಸ್ಯ  
 ಮತಗ್ರಾಹಿಣೋಭವನ್ ಪಶ್ಚಾತ್ ಸ ಹತೋಭವತ್  
 ತಸ್ಯಾಜ್ಞಾಗ್ರಾಹಿಣೋ ಯಾವನ್ನೋ ಲೋಕಾಸ್ತೇ ಸರ್ವ್ವೇ ವಿಕೀರ್ಣಾಃ  
 ಸನ್ನೋ ಸಕೃತಕಾರ್ಯಾ ಅಭವನ್ | 37 ತಸ್ಮಾಜ್ಜನಾತ್ ಪರಂ  
 ನಾಮಲೇಖನಸಮಯೇ ಗಾಲೀಲೀಯಯಿಹೂದಾನಾಮೈಕೋ ಜನ  
 ಉಪಸ್ಥಾಯ ಬಹುಲ್ಲೋಕಾನ್ ಸ್ವಮತಂ ಗ್ರಾಹೀತವಾನ್ ತತಃ ಸೋಪಿ  
 ವ್ಯನಶ್ಯತ್ ತಸ್ಯಾಜ್ಞಾಗ್ರಾಹಿಣೋ ಯಾವನ್ನೋ ಲೋಕಾ ಆಸನ್ ತೇ  
 ಸರ್ವ್ವೇ ವಿಕೀರ್ಣಾ ಅಭವನ್ | 38 ಅಧುನಾ ವದಾಮಿ, ಯೂಯಮ್  
 ಏತಾನ್ ಮನುಷ್ಯಾನ್ ಪ್ರತಿ ಕಿಮಪಿ ನ ಕೃತ್ವಾ ಕ್ಷಾನ್ತಾ ಭವತ, ಯತ ಏಷ  
 ಸಜ್ಜಲ್ಪ ಏತತ್ ಕರ್ಮ ಚ ಯದಿ ಮನುಷ್ಯಾದಭವತ್ ತರ್ಹಿ ವಿಫಲಂ  
 ಭವಿಷ್ಯತಿ | 39 ಯದೀಶ್ವರಾದಭವತ್ ತರ್ಹಿ ಯೂಯಂ ತಸ್ಯಾನ್ಯಥಾ  
 ಕರ್ತುಂ ನ ಶಕ್ಯಥ, ವರಮ್ ಈಶ್ವರರೋಧಕಾ ಭವಿಷ್ಯಥ | 40 ತದಾ  
 ತಸ್ಯ ಮನ್ತ್ರಣಾಂ ಸ್ವೀಕೃತ್ಯ ತೇ ಪ್ರೇರಿತಾನ್ ಆಹೂಯ ಪ್ರಹೃತ್ಯ ಯೀಶೋ  
 ನಾರ್ಮ್ನಾ ಕಾಮಪಿ ಕಥಾಂ ಕಥಯಿತುಂ ನಿಷಿದ್ಧ ವ್ಯಸರ್ಜನ್ | 41 ಕಿನ್ತು  
 ತಸ್ಯ ನಾಮಾರ್ಥಂ ವಯಂ ಲಜ್ಜಾಭೋಗಸ್ಯ ಯೋಗ್ಯತೇನ ಗಣಿತಾ  
 ಇತ್ಯತ್ರ ತೇ ಸಾನನ್ದಾಃ ಸನ್ತಃ ಸಭಾಸ್ಥಾನಾಂ ಸಾಕ್ಷಾದ್ ಅಗಚ್ಛನ್ | 42 ತತಃ  
 ಪರಂ ಪ್ರತಿದಿನಂ ಮನ್ದಿರೇ ಗೃಹೇ ಗೃಹೇ ಚಾವಿಶ್ರಾಮಮ್ ಉಪದಿಶ್ಯ  
 ಯೀಶುಖ್ರೀಷ್ಟಸ್ಯ ಸುಸಂವಾದಂ ಪ್ರಚಾರಿತವನ್ತಃ |

**6** ತಸ್ಮಿನ್ ಸಮಯೇ ಶಿಷ್ಯಾಣಾಂ ಬಾಹುಲ್ಯಾತ್ ಪ್ರಾತ್ಯಹಿಕದಾನಸ್ಯ  
 ವಿಶ್ರಾಣನೈ ಭಿನ್ನದೇಶೀಯಾನಾಂ ವಿಧವಾಸ್ತ್ರೀಗಣ ಉಪೇಕ್ಷಿತೇ ಸತಿ  
 ಇಬ್ರೀಯಲೋಕೈಃ ಸಹಾನ್ಯದೇಶೀಯಾನಾಂ ವಿವಾದ ಉಪಾತಿಷ್ಠತ್ |  
 2 ತದಾ ದ್ವಾದಶಪ್ರೇರಿತಾಃ ಸರ್ವ್ವಾನ್ ಶಿಷ್ಯಾನ್ ಸಂಗೃಹ್ಯಾಕಥಯನ್  
 ಈಶ್ವರಸ್ಯ ಕಥಾಪ್ರಚಾರಂ ಪರಿತ್ಯಜ್ಯ ಭೋಜನಗವೇಷಣಮ್ ಅಸ್ಮಾಕಮ್  
 ಉಚಿತಂ ನಹಿ | 3 ಅತೋ ಹೇ ಭ್ರಾತೃಗಣ ವಯಮ್ ಏತತ್ಕರ್ಮಣೋ  
 ಭಾರಂ ಯೇಭ್ಯೋ ದಾತುಂ ಶಕ್ನುಮ ಏತಾದೃಶಾನ್ ಸುಖ್ಯಾತ್ಯಾಪನ್ನಾನ್  
 ಪವಿತ್ರೇಣಾತ್ಮನಾ ಜ್ಞಾನೇನ ಚ ಪೂರ್ಣಾನ್ ಸಪ್ಪಜನಾನ್ ಯೂಯಂ  
 ಸ್ವೇಷಾಂ ಮಧ್ಯೇ ಮನೋನೀತಾನ್ ಕುರುತ, 4 ಕಿನ್ನು ವಯಂ  
 ಪ್ರಾರ್ಥನಾಯಾಂ ಕಥಾಪ್ರಚಾರಕರ್ಮಣಿ ಚ ನಿತ್ಯಪ್ರವೃತ್ತಾಃ ಸ್ಥಾಸ್ಥಾಮಃ |  
 5 ಏತಸ್ಯಾಂ ಕಥಾಯಾಂ ಸರ್ವೇ ಲೋಕಾಃ ಸಂತುಷ್ಟಾಃ ಸಂತಃ ಸ್ವೇಷಾಂ  
 ಮಧ್ಯಾತ್ ಸ್ತಿಫಾನಃ ಫಿಲಿಪಃ ಪ್ರಖರೋ ನಿಕಾನೋರ್ ತೀಮನ್  
 ಪರ್ಮಿಣಾ ಯಿಹೂದಿಮತಗ್ರಾಹೀ-ಆನ್ತಿಯಖಿಯಾನಗರೀಯೋ  
 ನಿಕಲಾ ಏತಾನ್ ಪರಮಭಕ್ತಾನ್ ಪವಿತ್ರೇಣಾತ್ಮನಾ ಪರಿಪೂರ್ಣಾನ್ ಸಪ್ಪ  
 ಜನಾನ್ 6 ಪ್ರೇರಿತಾನಾಂ ಸಮಕ್ಷಮ್ ಆನಯನ್, ತತಸ್ತೇ ಪ್ರಾರ್ಥನಾಂ  
 ಕೃತ್ವಾ ತೇಷಾಂ ಶಿರಃಸು ಹಸ್ತಾನ್ ಆರ್ಪಯನ್ | 7 ಅಪರಂಶು ಈಶ್ವರಸ್ಯ  
 ಕಥಾ ದೇಶಂ ವ್ಯಾಪ್ನೋತ್ ವಿಶೇಷತೋ ಯಿರೂಶಾಲಮಿ ನಗರೇ  
 ಶಿಷ್ಯಾಣಾಂ ಸಂಖ್ಯಾ ಪ್ರಭೂತರೂಪೇಣಾವರ್ಧತ ಯಾಜಕಾನಾಂ  
 ಮಧ್ಯೇಪಿ ಬಹವಃ ಖ್ರೀಷ್ಣಮತಗ್ರಾಹಿಣೋಽಭವನ್ | 8 ಸ್ತಿಫಾನೋ  
 ವಿಶ್ವಾಸೇನ ಪರಾಕ್ರಮೇಣ ಚ ಪರಿಪೂರ್ಣಃ ಸನ್ ಲೋಕಾನಾಂ  
 ಮಧ್ಯೇ ಬಹುವಿಧಮ್ ಅದ್ಭುತಮ್ ಆಶ್ಚರ್ಯಂ ಕರ್ಮಾಕರೋತ್ |  
 9 ತೇನ ಲಿಬರ್ತಿನೀಯನಾಮ್ನಾ ವಿಖ್ಯಾತಸಜ್ಜಸ್ಯ ಕತಿಪಯಜನಾಃ  
 ಕುರೀಣೀಯಸಿಕ್ನರೀಯ-ಕಿಲೀಕೀಯಾಶೀಯಾದೇಶೀಯಾಃ ಕಿಯನ್ನೋ  
 ಜನಾಶ್ಚೋತ್ಥಾಯ ಸ್ತಿಫಾನೇನ ಸಾರ್ಧಂ ವ್ಯವದಂತ | 10 ಕಿನ್ನು ಸ್ತಿಫಾನೋ  
 ಜ್ಞಾನೇನ ಪವಿತ್ರೇಣಾತ್ಮನಾ ಚ ಈದೃಶೀಂ ಕಥಾಂ ಕಥಿತವಾನ್  
 ಯಸ್ಯಾಸ್ತೇ ಆಪತ್ತಿಂ ಕರ್ತುಂ ನಾಶಕ್ನುವನ್ | 11 ಪಶ್ಚಾತ್ ತೈ  
 ಲೋಭಿತಾಃ ಕತಿಪಯಜನಾಃ ಕಥಾಮೇನಾಮ್ ಅಕಥಯನ್,  
 ವಯಂ ತಸ್ಯ ಮುಖತೋ ಮೂಸಾ ಈಶ್ವರಸ್ಯ ಚ ನಿನ್ನಾವಾಕ್ಯಮ್  
 ಅಶ್ರೌಷ್ಮ | 12 ತೇ ಲೋಕಾನಾಂ ಲೋಕಪ್ರಾಚೀನಾನಾಮ್



ಅಧ್ಯಾಪಕಾನಾಂ ಪ್ರವೃತ್ತಿಂ ಜನಯಿತ್ವಾ ಸ್ತಿಫಾನಸ್ಯ ಸನ್ನಿಧಿಮ್ ಆಗತ್ಯ  
ತಂ ಧೃತ್ವಾ ಮಹಾಸಭಾಮಧ್ಯಮ್ ಆನಯನ್ | 13 ತದನನ್ತರಂ  
ಕತಿಪಯಜನೇಷು ಮಿಥ್ಯಾಸಾಕ್ಷಿಷು ಸಮಾನೀತೇಷು ತೇಽಕಥಯನ್ ಏಷ  
ಜನ ಏತತ್ಪುಣ್ಯಸ್ಥಾನವ್ಯವಸ್ಥಯೋ ನಿಫನ್ನಾತಃ ಕದಾಪಿ ನ ನಿವರ್ತತೇ | 14  
ಫಲತೋ ನಾಸರತೀಯಯೀಶುಃ ಸ್ಥಾನಮೇತದ್ ಉಚ್ಚಿನ್ವಂ ಕರಿಷ್ಯತಿ  
ಮೂಸಾಸಮರ್ಪಿತಮ್ ಅಸ್ಮಾಕಂ ವ್ಯವಹರಣಮ್ ಅನ್ಯರೂಪಂ  
ಕರಿಷ್ಯತಿ ತಸ್ಮೈತಾದೃಶೀಂ ಕಥಾಂ ವಯಮ್ ಅಶೃಣುಮ | 15  
ತದಾ ಮಹಾಸಭಾಸ್ಥಾಃ ಸರ್ವೇ ತಂ ಪ್ರತಿ ಸ್ಥಿರಾಂ ದೃಷ್ಟಿಂ ಕೃತ್ವಾ  
ಸ್ವರ್ಗದೂತಮುಖಸದೃಶಂ ತಸ್ಯ ಮುಖಮ್ ಅಪಶ್ಯನ್ |

**7** ತತಃ ಪರಂ ಮಹಾಯಾಜಕಃ ಪೃಷ್ಠವಾನ್, ಏಷಾ ಕಥಾಂ ಕಿಂ  
ಸತ್ಯಾ? 2 ತತಃ ಸ ಪ್ರತ್ಯವದತ್, ಹೇ ಪಿತರೋ ಹೇ ಭ್ರಾತರಃ  
ಸರ್ವೇ ಲಾಕಾ ಮನಾಂಸಿ ನಿಧದ್ಧಂ | ಅಸ್ಮಾಕಂ ಪೂರ್ವಪುರುಷ  
ಇಬ್ರಾಹೀಮ್ ಹಾರಣ್ಣಗರೇ ವಾಸಕರಣಾತ್ ಪೂರ್ವಂ ಯದಾ  
ಅರಾಮ್-ನಹರಯಿಮದೇಶೇ ಆಸೀತ್ ತದಾ ತೇಜೋಮಯ  
ಈಶ್ವರೋ ದರ್ಶನಂ ದತ್ತಾ 3 ತಮವದತ್ ತ್ವಂ ಸ್ವದೇಶಜ್ಞಾತಿಮಿತ್ರಾಣಿ  
ಪರಿತ್ಯಜ್ಯ ಯಂ ದೇಶಮಹಂ ದರ್ಶಯಿಷ್ಯಾಮಿ ತಂ ದೇಶಂ ವ್ರಜ |  
4 ಅತಃ ಸ ಕಸ್ತೀಯದೇಶಂ ವಿಹಾಯ ಹಾರಣ್ಣಗರೇ ನ್ಯವಸತ್,  
ತದನನ್ತರಂ ತಸ್ಯ ಪಿತರಿ ಮೃತೇ ಯತ್ರ ದೇಶೇ ಯೂಯಂ ನಿವಸಥ  
ಸ ಏನಂ ದೇಶಮಾಗಚ್ಛತ್ | 5 ಕಿನ್ವಿಶ್ವರಸ್ತಸ್ಮೈ ಕಮಪ್ಯಧಿಕಾರಮ್  
ಅರ್ಥಾದ್ ಏಕಪದಪರಿಮಿತಾಂ ಭೂಮಿಮಪಿ ನಾದದಾತ್; ತದಾ ತಸ್ಯ  
ಕೋಪಿ ಸನ್ನಾನೋ ನಾಸೀತ್ ತಥಾಪಿ ಸನ್ನಾನೈಃ ಸಾರ್ಧಮ್ ಏತಸ್ಯ  
ದೇಶಸ್ಯಾಧಿಕಾರೀ ತ್ವಂ ಭವಿಷ್ಯಸೀತಿ ತಮ್ಪ್ರತ್ಯಜ್ಞೇಕೃತವಾನ್ | 6 ಈಶ್ವರ  
ಇತ್ಥಮ್ ಅಪರಮಪಿ ಕಥಿತವಾನ್ ತವ ಸನ್ನಾನಾಃ ಪರದೇಶೇ ನಿವತ್ಸ್ಯಂತಿ  
ತತಸ್ತದ್ದೇಶೀಯಲೋಕಾಶ್ಚತುಃಶತವತ್ಸರಾನ್ ಯಾವತ್ ತಾನ್ ದಾಸತ್ವೇ  
ಸ್ಥಾಪಯಿತ್ವಾ ತಾನ್ ಪ್ರತಿ ಕುವ್ಯವಹಾರಂ ಕರಿಷ್ಯಂತಿ | 7 ಅಪರಮ್  
ಈಶ್ವರ ಏನಾಂ ಕಥಾಮಪಿ ಕಥಿತವಾನ್, ಯೇ ಲೋಕಾಸ್ತಾನ್ ದಾಸತ್ವೇ  
ಸ್ಥಾಪಯಿಷ್ಯಂತಿ ತಾಲೋಕಾನ್ ಅಹಂ ದಣ್ಡಯಿಷ್ಯಾಮಿ, ತತಃ ಪರಂ ತೇ  
ಬಹಿರ್ಗತಾಃ ಸನ್ನೋ ಮಾಮ್ ಅತ್ರ ಸ್ಥಾನೇ ಸೇವಿಷ್ಯಂತೇ | 8 ಪಶ್ಚಾತ್ ಸ  
ತಸ್ಮೈ ತ್ವಕ್ಷೇದಸ್ಯ ನಿಯಮಂ ದತ್ತವಾನ್, ಅತ ಇಸ್ಮಾಕನಾಮ್ನಿ ಇಬ್ರಾಹೀಮ

ಏಕಪುತ್ರೇ ಜಾತೇ, ಅಷ್ಟಮದಿನೇ ತಸ್ಯ ತ್ವಕ್ಷೇದಮ್ ಅಕರೋತ್ | ತಸ್ಯ  
 ಇಸ್ವಾಕಃ ಪುತ್ರೋ ಯಾಕೂಬ್, ತತಸ್ತಸ್ಯ ಯಾಕೂಬೋಽಸ್ಮಾಕಂ ದ್ವಾದಶ  
 ಪೂರ್ವಪುರುಷಾ ಅಜಾಯನ್ತ | 9 ತೇ ಪೂರ್ವಪುರುಷಾ ಈರ್ಷ್ಯಯಾ  
 ಪರಿಪೂರ್ಣಾ ಮಿಸರದೇಶಂ ಪ್ರೇಷಯಿತುಂ ಯೂಷಫಂ ವ್ಯಕ್ರೀಣನ್ |  
 10 ಕಿನ್ವೀಶ್ವರಸ್ತಸ್ಯ ಸಹಾಯೋ ಭೂತ್ವಾ ಸರ್ವಸ್ಯಾ ದುರ್ಗತೇ ರಕ್ಷಿತ್ವಾ ತಸ್ಮೈ  
 ಬುದ್ಧಿಂ ದತ್ವಾ ಮಿಸರದೇಶಸ್ಯ ರಾಜ್ಞಃ ಫಿರೌಣಃ ಪ್ರಿಯಪಾತ್ರಂ ಕೃತವಾನ್  
 ತತೋ ರಾಜಾ ಮಿಸರದೇಶಸ್ಯ ಸ್ವೀಯಸರ್ವಪರಿವಾರಸ್ಯ ಚ ಶಾಸನಪದಂ  
 ತಸ್ಮೈ ದತ್ತವಾನ್ | 11 ತಸ್ಮಿನ್ ಸಮಯೇ ಮಿಸರ-ಕಿನಾನದೇಶಯೋ  
 ದುರ್ಭಿಕ್ಷಹೇತೋರತಿಕ್ಲಿಷ್ಟತ್ವಾತ್ ನಃ ಪೂರ್ವಪುರುಷಾ ಭಕ್ತ್ಯದ್ರವ್ಯಂ  
 ನಾಲಭನ್ತ | 12 ಕಿನ್ತು ಮಿಸರದೇಶೇ ಶಸ್ಯಾನಿ ಸನ್ತಿ, ಯಾಕೂಬ್ ಇಮಾಂ  
 ವಾರ್ತಾಂ ಶ್ರುತ್ವಾ ಪ್ರಥಮಮ್ ಅಸ್ಮಾಕಂ ಪೂರ್ವಪುರುಷಾನ್ ಮಿಸರಂ  
 ಪ್ರೇಷಿತವಾನ್ | 13 ತತೋ ದ್ವಿತೀಯವಾರಗಮನೇ ಯೂಷಫ್  
 ಸ್ವಭ್ರಾತೃಭಿಃ ಪರಿಚಿತೋಽಭವತ್; ಯೂಷಫೋ ಭ್ರಾತರಃ ಫಿರೌಣ್  
 ರಾಜೇನ ಪರಿಚಿತಾ ಅಭವನ್ | 14 ಅನನ್ತರಂ ಯೂಷಫ್ ಭ್ರಾತೃಗಣಂ  
 ಪ್ರೇಷ್ಯ ನಿಜಪಿತರಂ ಯಾಕೂಬಂ ನಿಜಾನ್ ಪಶ್ಚಾದ್ಧಿಕಸಪ್ತಿಸಂಖ್ಯಕಾನ್  
 ಜ್ಞಾತಿಜನಾಂಶ್ಚ ಸಮಾಹೂತವಾನ್ | 15 ತಸ್ಮಾದ್ ಯಾಕೂಬ್  
 ಮಿಸರದೇಶಂ ಗತ್ವಾ ಸ್ವಯಮ್ ಅಸ್ಮಾಕಂ ಪೂರ್ವಪುರುಷಾಶ್ಚ ತಸ್ಮಿನ್  
 ಸ್ಥಾನೇಽಮ್ರಿಯನ್ತ | 16 ತತಸ್ತೇ ಶಿಖಿಮಂ ನೀತಾ ಯತ್ ಶ್ಮಶಾನಮ್  
 ಇಬ್ರಾಹೀಮ್ ಮುದ್ರಾದತ್ವಾ ಶಿಖಿಮಃ ಪಿತು ಹರ್ಮೋರಃ ಪುತ್ರೇಭ್ಯಃ  
 ಕ್ರೀತವಾನ್ ತತ್ಕೃಶಾನೇ ಸ್ಥಾಪಯಾಇಕ್ರೀರೇ | 17 ತತಃ ಪರಮ್ ಈಶ್ವರ  
 ಇಬ್ರಾಹೀಮಃ ಸನ್ನಿಧೌ ಶಪಥಂ ಕೃತ್ವಾ ಯಾಂ ಪ್ರತಿಜ್ಞಾಂ ಕೃತವಾನ್  
 ತಸ್ಯಾಃ ಪ್ರತಿಜ್ಞಾಯಾಃ ಫಲನಸಮಯೇ ನಿಕಟೇ ಸತಿ ಇಸ್ರಾಯೇಲೋಕಾ  
 ಸಿಮರದೇಶೇ ವರ್ಧಮಾನಾ ಬಹುಸಂಖ್ಯಾ ಅಭವನ್ | 18  
 ಶೇಷೇ ಯೂಷಫಂ ಯೋ ನ ಪರಿಚಿನೋತಿ ತಾದೃಶ ಏಕೋ  
 ನರಪತಿರುಪಸ್ಥಾಯ 19 ಅಸ್ಮಾಕಂ ಜ್ಞಾತಿಭಿಃ ಸಾರ್ಧಂ ಧೂರ್ತೃತಾಂ  
 ವಿಧಾಯ ಪೂರ್ವಪುರುಷಾನ್ ಪ್ರತಿ ಕುವ್ಯವಹರಣಪೂರ್ವಕಂ  
 ತೇಷಾಂ ವಂಶನಾಶನಾಯ ತೇಷಾಂ ನವಜಾತಾನ್ ಶಿಶೂನ್ ಬಹಿ  
 ನಿರಕ್ಷೇಪಯತ್ | 20 ಏತಸ್ಮಿನ್ ಸಮಯೇ ಮೂಸಾ ಜಜ್ಞೇ, ಸ ತು  
 ಪರಮಸುನ್ದರೋಽಭವತ್ ತಥಾ ಪಿತೃಗೃಹೇ ಮಾಸತ್ರಯಪರ್ಯಂತಂ

ಪಾಲಿತೋಽಭವತ್ | 21 ಕಿನ್ನು ತಸ್ಮಿನ್ ಬಹಿರ್ನಿಕ್ಷಿಪ್ತೇ ಸತಿ  
 ಫಿರೌಣರಾಜಸ್ಯ ಕನ್ಯಾ ತಮ್ ಉತ್ತೋಲ್ಯ ನೀತ್ವಾ ದತ್ತಕಪುತ್ರಂ ಕೃತ್ವಾ  
 ಪಾಲಿತವತೀ | 22 ತಸ್ಮಾತ್ ಸ ಮೂಸಾ ಮಿಸರದೇಶೀಯಾಯಾಃ  
 ಸರ್ವವಿದ್ಯಾಯಾಃ ಪಾರದೃಷ್ಟಾ ಸನ್ ವಾಕ್ಯೇ ಕ್ರಿಯಾಯಾಞ್ ಶಕ್ತಿಮಾನ್  
 ಅಭವತ್ | 23 ಸ ಸಮ್ಪೂರ್ಣಚತ್ವಾರಿಂಶದ್ವತ್ಸರವಯಸ್ಕೋ ಭೂತ್ವಾ  
 ಇಸ್ರಾಯೇಲೀಯವಂಶನಿಜಭ್ರಾತೃನ್ ಸಾಕ್ಷಾತ್ ಕರ್ತುಂ ಮತಿಂ ಚಕ್ರೇ |  
 24 ತೇಷಾಂ ಜನಮೇಕಂ ಹಿಂಸಿತಂ ದೃಷ್ಟ್ವಾ ತಸ್ಯ ಸಪಕ್ಷಃ ಸನ್  
 ಹಿಂಸಿತಜನಮ್ ಉಪಕೃತ್ಯ ಮಿಸರೀಯಜನಂ ಜಘಾನ | 25 ತಸ್ಯ  
 ಹಸ್ತೇನೇಶ್ವರಸ್ತಾನ್ ಉದ್ಧರಿಷ್ಯತಿ ತಸ್ಯ ಭ್ರಾತೃಗಣ ಇತಿ ಜ್ಞಾಸ್ಯತಿ ಸ  
 ಇತ್ಯನುಮಾನಂ ಚಕಾರ, ಕಿನ್ನು ತೇ ನ ಬುಬುಧಿರೇ | 26 ತತ್ಪರೇ  
 ಽಹನಿ ತೇಷಾಮ್ ಉಭಯೋ ಜನಯೋ ವಾಕ್ಯಲಹ ಉಪಸ್ಥಿತೇ  
 ಸತಿ ಮೂಸಾಃ ಸಮೀಪಂ ಗತ್ವಾ ತಯೋ ಮೇಲನಂ ಕರ್ತುಂ  
 ಮತಿಂ ಕೃತ್ವಾ ಕಥಯಾಮಾಸ, ಹೇ ಮಹಾಶಯೌ ಯುವಾಂ ಭ್ರಾತೃೌ  
 ಪರಸ್ಪರಮ್ ಅನ್ಯಾಯಂ ಕುತಃ ಕುರುಥಃ? 27 ತತಃ ಸಮೀಪವಾಸಿನಂ  
 ಪ್ರತಿ ಯೋ ಜನೋಽನ್ಯಾಯಂ ಚಕಾರ ಸ ತಂ ದೂರೀಕೃತ್ಯ  
 ಕಥಯಾಮಾಸ, ಅಸ್ಮಾಕಮುಪರಿ ಶಾಸ್ತ್ರತ್ವವಿಚಾರಯಿತ್ಯತ್ವಪದಯೋಃ  
 ಕಸ್ತ್ವಾಂ ನಿಯುಕ್ತವಾನ್? 28 ಹ್ಯೋ ಯಥಾ ಮಿಸರೀಯಂ ಹತವಾನ್  
 ತಥಾ ಕಿಂ ಮಾಮಪಿ ಹನಿಷ್ಯಸಿ? 29 ತದಾ ಮೂಸಾ ಏತಾದೃಶೀಂ  
 ಕಥಾಂ ಶ್ರುತ್ವಾ ಪಲಾಯನಂ ಚಕ್ರೇ, ತತೋ ಮಿದಿಯನದೇಶಂ  
 ಗತ್ವಾ ಪ್ರವಾಸೀ ಸನ್ ತಸ್ಥೌ ತತಸ್ತತ್ರ ದ್ವೌ ಪುತ್ರೌ ಜಜ್ಞಾತೇ |  
 30 ಅನನ್ತರಂ ಚತ್ವಾರಿಂಶದ್ವತ್ಸರೇಷು ಗತೇಷು ಸೀನಯಪರ್ವತಸ್ಯ  
 ಪ್ರಾನ್ತರೇ ಪ್ರಜ್ವಲಿತಸ್ತಮ್ಬಸ್ಯ ವಹ್ನಿಶಿಖಾಯಾಂ ಪರಮೇಶ್ವರದೂತಸ್ತಸ್ಮೈ  
 ದರ್ಶನಂ ದದೌ | 31 ಮೂಸಾಸ್ತಸ್ಮಿನ್ ದರ್ಶನೇ ವಿಸ್ಮಯಂ ಮತ್ವಾ  
 ವಿಶೇಷಂ ಜ್ಞಾತುಂ ನಿಕಟಂ ಗಚ್ಛತಿ, 32 ಏತಸ್ಮಿನ್ ಸಮಯೇ, ಅಹಂ  
 ತವ ಪೂರ್ವಪುರುಷಾಣಾಮ್ ಈಶ್ವರೋಽರ್ಥಾದ್ ಇಬ್ರಾಹೀಮ  
 ಈಶ್ವರ ಇಸ್ತಾಕ ಈಶ್ವರೋ ಯಾಕೂಬ ಈಶ್ವರಶ್ಚ, ಮೂಸಾಮುದ್ವಿಶ್ಯ  
 ಪರಮೇಶ್ವರಸ್ಮೈತಾದೃಶೀ ವಿಹಾಯಸೀಯಾ ವಾಣೀ ಬಭೂವ,  
 ತತಃ ಸ ಕಮ್ಪಾನ್ವಿತಃ ಸನ್ ಪುನ ನಿರೀಕ್ಷಿತುಂ ಪ್ರಗಲ್ಬೋ ನ  
 ಬಭೂವ | 33 ಪರಮೇಶ್ವರಸ್ತಂ ಜಗಾದ, ತವ ಪಾದಯೋಃ ಪಾದುಕೇ

ಮೋಚಯ ಯತ್ರ ತಿಷ್ಠಸಿ ಸಾ ಪವಿತ್ರಭೂಮಿಃ | 34 ಅಹಂ  
 ಮಿಸರದೇಶಸ್ಥಾನಾಂ ನಿಜಲೋಕಾನಾಂ ದುರ್ದಶಾಂ ನಿತಾನ್ತಮ್  
 ಅಪಶ್ಯಂ, ತೇಷಾಂ ಕಾತರ್ಯೋಕ್ತಿಃ ಶ್ರುತವಾನ್ ತಸ್ಮಾತ್ ತಾನ್  
 ಉದ್ಧರ್ತುಮ್ ಅವರುಹ್ಯಾಗಮಮ್; ಇದಾನೀಮ್ ಆಗಚ್ಛ ಮಿಸರದೇಶಂ  
 ತ್ವಾಂ ಪ್ರೇಷಯಾಮಿ | 35 ಕಸ್ತ್ವಾಂ ಶಾಸ್ತ್ರತ್ವವಿಚಾರಯಿತ್ಯತ್ವಪದಯೋ  
 ನಿರ್ಯುಕ್ತವಾನ್, ಇತಿ ವಾಕ್ಯಮುಕ್ತ್ವಾ ತೈ ಯೋ ಮೂಸಾ  
 ಅವಜ್ಞಾತಸ್ತಮೇವ ಈಶ್ವರಃ ಸ್ತಮ್ಭಮಧ್ಯೇ ದರ್ಶನದಾತ್ರಾ ತೇನ ದೂತೇನ  
 ಶಾಸ್ತ್ರಾರಂ ಮುಕ್ತಿದಾತಾರಃ ಕೃತ್ವಾ ಪ್ರೇಷಯಾಮಾಸ | 36 ಸ ಚ  
 ಮಿಸರದೇಶೇ ಸೂಫ್ನಾನ್ನಿ ಸಮುದ್ರೇ ಚ ಪಶ್ಚಾತ್ ಚತ್ವಾರಿಂಶದ್ವತ್ಸರಾನ್  
 ಯಾವತ್ ಮಹಾಪ್ರಾನ್ತರೇ ನಾನಾಪ್ರಕಾರಾಣ್ಯದ್ಭುತಾನಿ ಕರ್ಮಾಣಿ  
 ಲಕ್ಷಣಾನಿ ಚ ದರ್ಶಯಿತ್ವಾ ತಾನ್ ಬಹಿಃ ಕೃತ್ವಾ ಸಮಾನಿನಾಯ |  
 37 ಪ್ರಭುಃ ಪರಮೇಶ್ವರೋ ಯುಷ್ಮಾಕಂ ಭ್ರಾತೃಗಣಸ್ಯ ಮಧ್ಯೇ  
 ಮಾದೃಶಮ್ ಏಕಂ ಭವಿಷ್ಯದ್ಧಕ್ತಾರಮ್ ಉತ್ಪಾದಯಿಷ್ಯತಿ ತಸ್ಯ  
 ಕಥಾಯಾಂ ಯೂಯಂ ಮನೋ ನಿಧಾಸ್ಯಥ, ಯೋ ಜನ ಇಸ್ರಾಯೇಲಃ  
 ಸನ್ಮಾನೇಭ್ಯ ಏನಾಂ ಕಥಾಂ ಕಥಯಾಮಾಸ ಸ ಏಷ ಮೂಸಾಃ | 38  
 ಮಹಾಪ್ರಾನ್ತರಸ್ಥಮಣ್ಣಲೀಮಧ್ಯೇಽಪಿ ಸ ಏವ ಸೀನಯಪರ್ವತೋಪರಿ  
 ತೇನ ಸಾರ್ಧಂ ಸಂಲಾಪಿನೋ ದೂತಸ್ಯ ಚಾಸ್ತೃತ್ವಿತ್ಯಗಣಸ್ಯ ಮಧ್ಯಸ್ಥಃ  
 ಸನ್ ಅಸ್ಮಭ್ಯಂ ದಾತವ್ಯನಿ ಜೀವನದಾಯಕಾನಿ ವಾಕ್ಯಾನಿ ಲೇಭೇ |  
 39 ಅಸ್ಮಾಕಂ ಪೂರ್ವಪುರುಷಾಸ್ತಮ್ ಅಮಾನ್ಯಂ ಕತ್ವಾ ಸ್ವೇಭ್ಯೋ  
 ದೂರೀಕೃತ್ಯ ಮಿಸರದೇಶಂ ಪರಾವೃತ್ಯ ಗಂತುಂ ಮನೋಭಿರಭಿಲಿಷ್ಯ  
 ಹಾರೋಣಂ ಜಗದುಃ, 40 ಅಸ್ಮಾಕಮ್ ಅಗ್ರೇಽಗ್ರೇ ಗಂತುಮ್  
 ಅಸ್ಮದರ್ಥಂ ದೇವಗಣಂ ನಿರ್ಮಾಹಿ ಯತೋ ಯೋ ಮೂಸಾ ಅಸ್ಮಾನ್  
 ಮಿಸರದೇಶಾದ್ ಬಹಿಃ ಕೃತ್ವಾನೀತವಾನ್ ತಸ್ಯ ಕಿಂ ಜಾತಂ ತದಸ್ಮಾಭಿ  
 ನ್ನ ಜ್ಞಾಯತೇ | 41 ತಸ್ಮಿನ್ ಸಮಯೇ ತೇ ಗೋವತ್ಸಾಕೃತಿಂ ಪ್ರತಿಮಾಂ  
 ನಿರ್ಮಾಯ ತಾಮುದ್ಧಿಶ್ಯ ನೈವೇದ್ಯಮುತ್ಮಜ್ಯ ಸ್ವಹಸ್ತಕೃತವಸ್ತುನಾ  
 ಆನಂದಿತವನ್ತಃ | 42 ತಸ್ಮಾದ್ ಈಶ್ವರಸ್ತೇಷಾಂ ಪ್ರತಿ ವಿಮುಖಃ ಸನ್  
 ಆಕಾಶಸ್ಥಂ ಜ್ಯೋತಿರ್ಗಣಂ ಪೂಜಯಿತುಂ ತೇಭ್ಯೋಽನುಮತಿಂ ದದೌ,  
 ಯಾದೃಶಂ ಭವಿಷ್ಯದ್ವಾದಿನಾಂ ಗ್ರನ್ಥೇಷು ಲಿಖಿತಮಾಸ್ತೇ, ಯಥಾ,  
 ಇಸ್ರಾಯೇಲೀಯವಂಶಾ ರೇ ಚತ್ವಾರಿಂಶತ್ಸಮಾನ್ ಪುರಾ | ಮಹತಿ

ಪ್ರಾನ್ತರೇ ಸಂಸ್ಥಾ ಯೂಯನ್ನು ಯಾನಿ ಚ | ಬಲಿಹೋಮಾದಿಕರ್ಮಾಣಿ  
 ಕೃತವನ್ತಸ್ತು ತಾನಿ ಕಿಂ | ಮಾಂ ಸಮುದ್ದಿಶ್ಯ ಯುಷ್ಮಾಭಿಃ ಪ್ರಕೃತಾನೀತಿ  
 ನೈವ ಚ | 43 ಕಿನ್ನು ವೋ ಮೋಲಕಾಖ್ಯಸ್ಯ ದೇವಸ್ಯ ದೂಷ್ಯಮೇವ  
 ಚ | ಯುಷ್ಮಾಕಂ ರಿಪ್ಪನಾಖ್ಯಾಯಾ ದೇವತಾಯಾಶ್ಚ ತಾರಕಾ |  
 ಏತಯೋರುಭಯೋ ಮೂರ್ತೀ ಯುಷ್ಮಾಭಿಃ ಪರಿಪೂಜಿತೇ | ಅತೋ  
 ಯುಷ್ಮಾಂಸ್ತು ಬಾಬೇಲಃ ಪಾರಂ ನೇಷ್ಯಾಮಿ ನಿಶ್ಚಿತಂ | 44 ಅಪರಶ್ಚ  
 ಯನ್ನಿದರ್ಶನಮ್ ಅಪಶ್ಯಸ್ತದನುಸಾರೇಣ ದೂಷ್ಯಂ ನಿರ್ಮಾಹಿ ಯಸ್ಮಿನ್  
 ಈಶ್ವರೋ ಮೂಸಾಮ್ ಏತದ್ವಾಕ್ಯಂ ಬಭಾಷೇ ತತ್ ತಸ್ಯ ನಿರೂಪಿತಂ  
 ಸಾಕ್ಷ್ಯಸ್ವರೂಪಂ ದೂಷ್ಯಮ್ ಅಸ್ಮಾಕಂ ಪೂರ್ವಪುರುಷೈಃ ಸಹ  
 ಪ್ರಾನ್ತರೇ ತಸ್ಯಾ | 45 ಪಶ್ಚಾತ್ ಯಿಹೋಶೂಯೇನ ಸಹಿತೈಸ್ತೇಷಾಂ  
 ವಂಶಜಾತ್ಯೈರಸ್ಮತ್ಪೂರ್ವಪುರುಷೈಃ ಸ್ತೇಷಾಂ ಸಮ್ನುಖಾದ್ ಈಶ್ವರೇಣ  
 ದೂರೀಕೃತಾನಾಮ್ ಅನ್ಯದೇಶೀಯಾನಾಂ ದೇಶಾಧಿಕೃತಿಕಾಲೇ  
 ಸಮಾನೀತಂ ತದ್ ದೂಷ್ಯಂ ದಾಯೂದೋಧಿಕಾರಂ ಯಾವತ್ ತತ್ರ  
 ಸ್ಥಾನ ಆಸೀತ್ | 46 ಸ ದಾಯೂದ್ ಪರಮೇಶ್ವರಸ್ಯಾನುಗ್ರಹಂ ಪ್ರಾಪ್ಯ  
 ಯಾಕೂಬ್ ಈಶ್ವರಾರ್ಥಮ್ ಏಕಂ ದೂಷ್ಯಂ ನಿರ್ಮಾತುಂ ವವಾಙ್ಘ್ರಃ  
 47 ಕಿನ್ನು ಸುಲೇಮಾನ್ ತದರ್ಥಂ ಮನ್ನಿರಮ್ ಏಕಂ ನಿರ್ಮಿತವಾನ್ |  
 48 ತಥಾಪಿ ಯಃ ಸರ್ವೋಪರಿಸ್ಥಃ ಸ ಕಸ್ಮಿಂಶ್ಚಿದ್ ಹಸ್ತಕೃತೇ ಮನ್ನಿರೇ  
 ನಿವಸತೀತಿ ನಹಿ, ಭವಿಷ್ಯದ್ವಾದೀ ಕಥಾಮೇತಾಂ ಕಥಯತಿ, ಯಥಾ, 49  
 ಪರೇಶೋ ವದತಿ ಸ್ವರ್ಗೋ ರಾಜಸಿಂಹಾಸನಂ ಮಮ | ಮದೀಯಂ  
 ಪಾದಪೀಠಶ್ಚ ಪೃಥಿವೀ ಭವತಿ ಧ್ರುವಂ | ತರ್ಹಿ ಯೂಯಂ ಕೃತೇ  
 ಮೇ ಕಿಂ ಪ್ರನಿರ್ಮಾಸ್ಯಥ ಮನ್ನಿರಂ | ವಿಶ್ರಾಮಾಯ ಮದೀಯಂ  
 ವಾ ಸ್ಥಾನಂ ಕಿಂ ವಿದ್ಯತೇ ತ್ವಿಹ | 50 ಸರ್ವಾಣ್ಯೇತಾನಿ ವಸ್ತೂನಿ ಕಿಂ  
 ಮೇ ಹಸ್ತಕೃತಾನಿ ನ || 51 ಹೇ ಅನಾಜ್ಞಾಗ್ರಾಹಕಾ ಅನ್ತಃಕರಣೇ  
 ಶ್ರವಣೇ ಚಾಪವಿತ್ರಲೋಕಾಃ ಯೂಯಮ್ ಅನವರತಂ ಪವಿತ್ರಸ್ಯಾತ್ಮನಃ  
 ಪ್ರಾತಿಕೂಲ್ಯಮ್ ಆಚರಥ, ಯುಷ್ಮಾಕಂ ಪೂರ್ವಪುರುಷಾ ಯಾದೃಶಾ  
 ಯೂಯಮಪಿ ತಾದೃಶಾಃ | 52 ಯುಷ್ಮಾಕಂ ಪೂರ್ವಪುರುಷಾಃ  
 ಕಂ ಭವಿಷ್ಯದ್ವಾದಿನಂ ನಾತಾಡಯನ್? ಯೇ ತಸ್ಯ ಧಾರ್ಮಿಕಸ್ಯ  
 ಜನಸ್ಯಾಗಮನಕಥಾಂ ಕಥಿತವನ್ತಸ್ತಾನ್ ಅಘ್ನನ್ ಯೂಯಮ್  
 ಅಧೂನಾ ವಿಶ್ವಾಸಘಾತಿನೋ ಭೂತ್ವಾ ತಂ ಧಾರ್ಮಿಕಂ ಜನಮ್

ಅಹತ | 53 ಯೂಯಂ ಸ್ವರ್ಗೀಯದೂತಗಣೇನ ವ್ಯವಸ್ಥಾಂ ಪ್ರಾಪ್ಯಾಪಿ  
ತಾಂ ನಾಚರಥ | 54 ಇಮಾಂ ಕಥಾಂ ಶ್ರುತ್ವಾ ತೇ ಮನಃಸು ಬಿದ್ಧಾಃ  
ಸನ್ನಸ್ತಂ ಪ್ರತಿ ದನ್ತಘರ್ಷಣಮ್ ಅಕುರ್ವನ್ | 55 ಕಿನ್ನು ಸ್ತಿಘಾನಃ  
ಪವಿತ್ರೇಣಾತ್ಮನಾ ಪೂರ್ಣೋ ಭೂತ್ವಾ ಗಗಣಂ ಪ್ರತಿ ಸ್ಥಿರದೃಷ್ಟಿಂ  
ಕೃತ್ವಾ ಈಶ್ವರಸ್ಯ ದಕ್ಷಿಣೇ ದಂಡಾಯಮಾನಂ ಯೀಶು ಇವಿಲೋಕ್ಯ  
ಕಥಿತವಾನ್; 56 ಪಶ್ಯ ಮೇಘದ್ವಾರಂ ಮುಕ್ತಮ್ ಈಶ್ವರಸ್ಯ ದಕ್ಷಿಣೇ  
ಸ್ಥಿತಂ ಮಾನವಸುತ ಇ ಪಶ್ಯಾಮಿ | 57 ತದಾ ತೇ ಪ್ರೋಚ್ಛೈಃ ಶಬ್ದಂ ಕೃತ್ವಾ  
ಕರ್ಣೇಷ್ವಜ್ಜುಲೀ ನಿಧಾಯ ಏಕಚಿತ್ತೀಭೂಯ ತಮ್ ಆಕ್ರಮನ್ | 58  
ಪಶ್ಯಾತ್ ತಂ ನಗರಾದ್ ಬಹಿಃ ಕೃತ್ವಾ ಪ್ರಸ್ತರೈರಾಘ್ನಾನ್ ಸಾಕ್ಷಿಣೋ ಲಾಕಾಃ  
ಶೌಲನಾಮ್ಮೋ ಯೂನಶ್ಚರಣಸನ್ನಿಧೌ ನಿಜವಸ್ತ್ರಾಣಿ ಸ್ಥಾಪಿತವನ್ತಃ | 59  
ಅನನ್ದರಂ ಹೇ ಪ್ರಭೋ ಯೀಶೇ ಮದೀಯಮಾತ್ಮಾನಂ ಗೃಹಾಣ  
ಸ್ತಿಘಾನಸ್ಯೇತಿ ಪ್ರಾರ್ಥನವಾಕ್ಯವದನಸಮಯೇ ತೇ ತಂ ಪ್ರಸ್ತರೈರಾಘ್ನಾನ್ |  
60 ತಸ್ಮಾತ್ ಸ ಜಾನುನೀ ಪಾತಯಿತ್ವಾ ಪ್ರೋಚ್ಛೈಃ ಶಬ್ದಂ ಕೃತ್ವಾ  
ಹೇ ಪ್ರಭೇ ಪಾಪಮೇತದ್ ಏತೇಷು ಮಾ ಸ್ಥಾಪಯ, ಇತ್ಯುಕ್ತ್ವಾ  
ಮಹಾನಿದ್ರಾಂ ಪ್ರಾಪ್ನೋತ್ |

**8** ತಸ್ಯ ಹತ್ಯಾಕರಣಂ ಶೌಲೋಪಿ ಸಮಮನ್ಯತ | ತಸ್ಮಿನ್ ಸಮಯೇ  
ಯಿರೂಶಾಲಮ್ಮಗರಸ್ಥಾಂ ಮಣ್ಣಲೀಂ ಪ್ರತಿ ಮಹಾತಾಡನಾಯಾಂ  
ಜಾತಾಯಾಂ ಪ್ರೇರಿತಲೋಕಾನ್ ಹಿತ್ವಾ ಸರ್ವೇಽಪರೇ  
ಯಿಹೂದಾಶೋಮಿರೋಣದೇಶಯೋ ನಾರ್ನಾಸ್ಥಾನೇ ವಿಕೀರ್ಣಾಃ  
ಸನ್ನೋ ಗತಾಃ | 2 ಅನ್ಯಚ್ಚ ಭಕ್ತಲೋಕಾಸ್ತಂ ಸ್ತಿಘಾನಂ ಶ್ಮಶಾನೇ  
ಸ್ಥಾಪಯಿತ್ವಾ ಬಹು ವ್ಯಲಪನ್ | 3 ಕಿನ್ನು ಶೌಲೋ ಗೃಹೇ ಗೃಹೇ  
ಭ್ರಮಿತ್ವಾ ಸ್ತ್ರಿಯಃ ಪುರುಷಾಂಶ್ಚ ಧೃತ್ವಾ ಕಾರಾಯಾಂ ಬದ್ಧಾ ಮಣ್ಣಲ್ಯಾ  
ಮಹೋತ್ಪಾತಂ ಕೃತವಾನ್ | 4 ಅನ್ಯಚ್ಚ ಯೇ ವಿಕೀರ್ಣಾ ಅಭವನ್ ತೇ  
ಸರ್ವತ್ರ ಭ್ರಮಿತ್ವಾ ಸುಸಂವಾದಂ ಪ್ರಾಚಾರಯನ್ | 5 ತದಾ ಫಿಲಿಪಃ  
ಶೋಮಿರೋಣಗರಂ ಗತ್ವಾ ಖ್ರೀಷ್ಟಾಖ್ಯಾನಂ ಪ್ರಾಚಾರಯತ್; 6  
ತತೋಽಶುಚಿ-ಭೃತಗ್ರಸ್ತಲೋಕೇಭ್ಯೋ ಭೂತಾಶ್ಚೀತ್ಯತ್ಯಾಗಚ್ಚನ್ ತಥಾ  
ಬಹವಃ ಪಕ್ಷಾಘಾತಿನಃ ಖಿನ್ನಾ ಲೋಕಾಶ್ಚ ಸ್ವಸ್ಥಾ ಅಭವನ್ | 7 ತಸ್ಮಾತ್  
ಲಾಕಾ ಈದೃಶಂ ತಸ್ಯಾಶ್ಚರ್ಯ್ಯಂ ಕರ್ಮ್ವಿಲೋಕ್ಯ ನಿಶಮ್ಯ ಚ ಸರ್ವಃ  
ಏಕಚಿತ್ತೀಭೂಯ ತೇನೋಕ್ತಾಖ್ಯಾನೇ ಮನಾಂಸಿ ನೃದಧುಃ | 8

ತಸ್ಮಿನ್ನಗರೇ ಮಹಾನನ್ದಶ್ಚಾಭವತ್ | 9 ತತಃ ಪೂರ್ವ್ವಂ ತಸ್ಮಿನ್ನಗರೇ  
 ಶಿಮೋನ್ನಾಮಾ ಕಶ್ಚಿಜ್ಜನೋ ಬಹ್ವೀ ಮಾರ್ಯಾಕ್ರಿಯಾಃ ಕೃತ್ವಾ ಸ್ವಂ  
 ಕಞ್ಚನ ಮಹಾಪುರುಷಂ ಪ್ರೋಚ್ಯ ಶೋಮಿರೋಣೀಯಾನಾಂ  
 ಮೋಹಂ ಜನಯಾಮಾಸ | 10 ತಸ್ಮಾತ್ ಸ ಮಾನುಷ ಈಶ್ವರಸ್ಯ  
 ಮಹಾಶಕ್ತಿಸ್ವರೂಪ ಇತ್ಯುಕ್ತ್ವಾ ಬಾಲವೃದ್ಧವನಿತಾಃ ಸರ್ವ್ವೇ ಲಾಕಾಸ್ತಸ್ಮಿನ್  
 ಮನಾಂಸಿ ನೃದಧುಃ | 11 ಸ ಬಹುಕಾಲಾನ್ ಮಾಯಾವಿಕ್ರಿಯಯಾ  
 ಸರ್ವ್ವಾನ್ ಅತೀವ ಮೋಹಯಾಚ್ಛಕಾರ, ತಸ್ಮಾತ್ ತೇ ತಂ ಮೇನಿರೇ |  
 12 ಕಿನ್ತ್ವಿಶ್ವರಸ್ಯ ರಾಜ್ಯಸ್ಯ ಯೀಶುಖೀಷ್ಟಸ್ಯ ನಾಮ್ನಶ್ಚಾಖ್ಯಾನಪ್ರಚಾರಿಣಃ  
 ಫಿಲಿಪಸ್ಯ ಕಥಾಯಾಂ ವಿಶ್ವಸ್ಯ ತೇಷಾಂ ಸ್ತ್ರೀಪುರುಷೋಭಯಲೋಕಾ  
 ಮಜ್ಜಿತಾ ಅಭವನ್ | 13 ಶೇಷೇ ಸ ಶಿಮೋನಪಿ ಸ್ವಯಂ ಪ್ರತ್ಯೈತ್  
 ತತೋ ಮಜ್ಜಿತಃ ಸನ್ ಫಿಲಿಪೇನ ಕೃತಾಮ್ ಆಶ್ಚರ್ಯಕ್ರಿಯಾಂ  
 ಲಕ್ಷಣಾಞ್ಚ ವಿಲೋಕ್ಯಾಸಂಭವಂ ಮನ್ಯಮಾನಸ್ತೇನ ಸಹ ಸ್ಥಿತವಾನ್ | 14  
 ಇತ್ಥಂ ಶೋಮಿರೋಣ್ಣೇಶೀಯಲೋಕಾ ಈಶ್ವರಸ್ಯ ಕಥಾಮ್ ಅಗೃಹ್ಣನ್  
 ಇತಿ ವಾರ್ತಾಂ ಯಿರೂಶಾಲಮ್ಮಗರಸ್ಥಪ್ರೇರಿತಾಃ ಪ್ರಾಪ್ಯ ಪಿತರಂ  
 ಯೋಹನಾಞ್ಚ ತೇಷಾಂ ನಿಕಟೇ ಪ್ರೇಷಿತವನ್ತಃ | 15 ತತಸ್ತೌ ತತ್  
 ಸ್ಥಾನಮ್ ಉಪಸ್ಥಾಯ ಲೋಕಾ ಯಥಾ ಪವಿತ್ರಮ್ ಆತ್ಮಾನಂ  
 ಪ್ರಾಪ್ನುವನ್ತಿ ತದರ್ಥಂ ಪ್ರಾರ್ಥಯೇತಾಂ | 16 ಯತಸ್ತೇ ಪುರಾ  
 ಕೇವಲಪ್ರಭುಯೀಶೋ ನಾರ್ಮಾ ಮಜ್ಜಿತಮಾತ್ರಾ ಅಭವನ್, ನ ತು  
 ತೇಷಾಂ ಮಧ್ಯೇ ಕಮಪಿ ಪ್ರತಿ ಪವಿತ್ರಸ್ಯಾತ್ಮನ ಆವಿರ್ಭಾವೋ ಜಾತಃ |  
 17 ಕಿನ್ತು ಪ್ರೇರಿತಾಭ್ಯಾಂ ತೇಷಾಂ ಗಾತ್ರೇಷು ಕರೇಷ್ಟರ್ಪಿತೇಷು ಸತ್ಸು ತೇ  
 ಪವಿತ್ರಮ್ ಆತ್ಮಾನಮ್ ಪ್ರಾಪ್ನುವನ್ | 18 ಇತ್ಥಂ ಲೋಕಾನಾಂ  
 ಗಾತ್ರೇಷು ಪ್ರೇರಿತಯೋಃ ಕರಾರ್ಪಣೇನ ತಾನ್ ಪವಿತ್ರಮ್ ಆತ್ಮಾನಂ  
 ಪ್ರಾಪ್ತಾನ್ ದೃಷ್ಟ್ವಾ ಸ ಶಿಮೋನ್ ತಯೋಃ ಸಮೀಪೇ ಮುದ್ರಾ  
 ಆನೀಯ ಕಥಿತವಾನ್; 19 ಅಹಂ ಯಸ್ಯ ಗಾತ್ರೇ ಹಸ್ತಮ್  
 ಅರ್ಪಯಿಷ್ಯಾಮಿ ತಸ್ಯಾಪಿ ಯಥೇತ್ಥಂ ಪವಿತ್ರಾತ್ಮಪ್ರಾಪ್ತಿ ಭವತಿ  
 ತಾದೃಶೀಂ ಶಕ್ತಿಂ ಮಹ್ಯಂ ದತ್ತಂ | 20 ಕಿನ್ತು ಪಿತರಸ್ತಂ ಪ್ರತ್ಯವದತ್ ತವ  
 ಮುದ್ರಾಸ್ತಯಾ ವಿನಶ್ಯನ್ತು ಯತ ಈಶ್ವರಸ್ಯ ದಾನಂ ಮುದ್ರಾಭಿಃ  
 ಕ್ರೀಯತೇ ತ್ವಮಿತ್ಥಂ ಬುದ್ಧವಾನ್; 21 ಈಶ್ವರಾಯ ತಾವನ್ತಃಕರಣಂ  
 ಸರಲಂ ನಹಿ, ತಸ್ಮಾದ್ ಅತ್ರ ತವಾಂಶೋಽಧಿಕಾರಶ್ಚ ಕೋಪಿ ನಾಸ್ತಿ | 22

ಅತ ಏತತ್ಪಾಪಹೇತೋಃ ಖೇದಾನ್ವಿತಃ ಸನ್ ಕೇನಾಪಿ ಪ್ರಕಾರೇಣ ತವ  
 ಮನಸ ಏತಸ್ಯಾಃ ಕುಕಲ್ಪನಾಯಾಃ ಕ್ಷಮಾ ಭವತಿ, ಏತದರ್ಥಮ್  
 ಈಶ್ವರೇ ಪ್ರಾರ್ಥನಾಂ ಕುರು; 23 ಯತಸ್ತ್ವಂ ತಿಕ್ತಪಿತ್ತೇ ಪಾಪಸ್ಯ ಬನ್ಧನೇ  
 ಚ ಯದಸಿ ತನ್ಮಯಾ ಬುದ್ಧಮ್ | 24 ತದಾ ಶಿಮೋನ್ ಅಕಥಯತ್  
 ತರ್ಹಿ ಯುವಾಭ್ಯಾಮುದಿತಾ ಕಥಾ ಮಯಿ ಯಥಾ ನ ಫಲತಿ ತದರ್ಥಂ  
 ಯುವಾಂ ಮನ್ನಿಮಿತ್ತಂ ಪ್ರಭೌ ಪ್ರಾರ್ಥನಾಂ ಕುರುತಂ | 25 ಅನೇನ  
 ಪ್ರಕಾರೇಣ ತೌ ಸಾಕ್ಷ್ಯಂ ದತ್ತಾ ಪ್ರಭೋಃ ಕಥಾಂ ಪ್ರಚಾರಯನ್ತೌ  
 ಶೋಮಿರೋಣೀಯಾನಾಮ್ ಅನೇಕಗ್ರಾಮೇಷು ಸುಸಂವಾದಂ  
 ಪ್ರಚಾರಯನ್ತೌ ಯಿರೂಶಾಲಮ್ಮಗರಂ ಪರಾವೃತ್ಯ ಗತೌ | 26 ತತಃ  
 ಪರಮ್ ಈಶ್ವರಸ್ಯ ದೂತಃ ಫಿಲಿಪಮ್ ಇತ್ಯಾದಿಶತ್, ತ್ವಮುತ್ಥಾಯ  
 ದಕ್ಷಿಣಸ್ಯಾಂ ದಿಶಿ ಯೋ ಮಾರ್ಗೋ ಪ್ರಾನ್ತರಸ್ಯ ಮಧ್ಯೇನ  
 ಯಿರೂಶಾಲಮೋ ಸಾನಗರಂ ಯಾತಿ ತಂ ಮಾರ್ಗಂ ಗಚ್ಛ | 27 ತತಃ  
 ಸ ಉತ್ಥಾಯ ಗತವಾನ್; ತದಾ ಕನ್ನಾಕೀನಾಮ್ಃ ಕೂಶ್ಲೋಕಾನಾಂ  
 ರಾಜ್ಯಾಃ ಸರ್ವಸಮ್ಪತ್ತೇರಧೀಶಃ ಕೂಶದೇಶೀಯ ಏಕಃ ಷಣ್ಣೋ  
 ಭಜನಾರ್ಥಂ ಯಿರೂಶಾಲಮ್ಮಗರಮ್ ಆಗತ್ಯ 28 ಪುನರಪಿ  
 ರಥಮಾರುಹ್ಯ ಯಿಶಯಿಯನಾಮ್ನೋ ಭವಿಷ್ಯದ್ವಾದಿನೋ ಗ್ರನ್ಥಂ ಪಠನ್  
 ಪ್ರತ್ಯಾಗಚ್ಛತಿ | 29 ಏತಸ್ಮಿನ್ ಸಮಯೇ ಆತ್ಮಾ ಫಿಲಿಪಮ್ ಅವದತ್,  
 ತ್ವಮ್ ರಥಸ್ಯ ಸಮೀಪಂ ಗತ್ವಾ ತೇನ ಸಾರ್ಧಂ ಮಿಲ | 30 ತಸ್ಮಾತ್  
 ಸ ಧಾವನ್ ತಸ್ಯ ಸನ್ನಿಧಾವುಪಸ್ಥಾಯ ತೇನ ಪಠ್ಯಮಾನಂ  
 ಯಿಶಯಿಯಥವಿಷ್ಯದ್ವಾದಿನೋ ವಾಕ್ಯಂ ಶ್ರುತ್ವಾ ಪೃಷ್ಟವಾನ್  
 ಯತ್ ಪಠಸಿ ತತ್ ಕಿಂ ಬುದ್ಧಸೇ? 31 ತತಃ ಸ ಕಥಿತವಾನ್  
 ಕೇನಚಿನ್ನ ಬೋಧಿತೋಹಂ ಕಥಂ ಬುದ್ಧೇಯ? ತತಃ ಸ ಫಿಲಿಪಂ  
 ರಥಮಾರೋಡುಂ ಸ್ವೇನ ಸಾರ್ಧಮ್ ಉಪವೇಷ್ಟುಂ ನೃವೇದಯತ್ |  
 32 ಸ ಶಾಸ್ತ್ರಸ್ಯೇತದ್ವಾಕ್ಯಂ ಪಠಿತವಾನ್ ಯಥಾ, ಸಮಾನೀಯತ  
 ಘಾತಾಯ ಸ ಯಥಾ ಮೇಷಶಾವಕಃ | ಲೋಮಚ್ಛೇದಕಸಾಕ್ಷಾಚ್ಛ  
 ಮೇಷಶ್ಚ ನೀರವೋ ಯಥಾ | ಆಬದ್ಧ ವದನಂ ಸ್ವೀಯಂ ತಥಾ ಸ  
 ಸಮತಿಷ್ಠತ | 33 ಅನ್ಯಾಯೇನ ವಿಚಾರೇಣ ಸ ಉಚ್ಛಿನ್ನೋ ಽಭವತ್  
 ತದಾ | ತತ್ಕಾಲೀನಮನುಷ್ಯಾನ್ ಕೋ ಜನೋ ವರ್ಣಯಿತುಂ ಕ್ಷಮಃ |  
 ಯತೋ ಜೀವನ್ಮುಣಾಂ ದೇಶಾತ್ ಸ ಉಚ್ಛಿನ್ನೋ ಽಭವತ್ ಧ್ರುವಂ |



34 ಅನನ್ದರಂ ಸ ಫಿಲಿಪಮ್ ಅವದತ್ ನಿವೇದಯಾಮಿ, ಭವಿಷ್ಯದ್ವಾದೀ ಯಾಮಿಮಾಂ ಕಥಾಂ ಕಥಯಾಮಾಸ ಸ ಕಿಂ ಸ್ವಸ್ಮಿನ್ ವಾ ಕಸ್ಮಿಂಶ್ಚಿದ್ ಅನ್ಯಸ್ಮಿನ್? 35 ತತಃ ಫಿಲಿಪಸ್ತತ್ಪ್ರಕರಣಮ್ ಆರಭ್ಯ ಯೀಶೋರುಪಾಖ್ಯಾನಂ ತಸ್ಯಾಗ್ರೇ ಪ್ರಾಸ್ತೌತ್ | 36 ಇತ್ಥಂ ಮಾರ್ಗೇಣ ಗಚ್ಛಂತೌ ಜಲಾಶಯಸ್ಯ ಸಮೀಪ ಉಪಸ್ಥಿತೌ; ತದಾ ಕ್ಲೀಬೋಽವಾದೀತ್ ಪಶ್ಯಾತ್ರ ಸ್ಥಾನೇ ಜಲಮಾಸ್ತೇ ಮಮ ಮಜ್ಜನೇ ಕಾ ಬಾಧಾ? 37 ತತಃ ಫಿಲಿಪ ಉತ್ತರಂ ವ್ಯಾಹರತ್ ಸ್ವಾನ್ವಃಕರಣೇನ ಸಾಕಂ ಯದಿ ಪ್ರತ್ಯೇಷಿ ತರ್ಹಿ ಬಾಧಾ ನಾಸ್ತಿ | ತತಃ ಸ ಕಥಿತವಾನ್ ಯೀಶುಖ್ರೀಷ್ಟ ಈಶ್ವರಸ್ಯ ಪುತ್ರ ಇತ್ಯಹಂ ಪ್ರತ್ಯೇಮಿ | 38 ತದಾ ರಥಂ ಸ್ಥಗಿತಂ ಕರ್ತುಮ್ ಆದಿಷ್ಟೇ ಫಿಲಿಪಕ್ಲೀಬೌ ದ್ವೌ ಜಲಮ್ ಅವಾರುಹತಾಂ; ತದಾ ಫಿಲಿಪಸ್ತಮ್ ಮಜ್ಜಯಾಮಾಸ | 39 ತತ್ತಶ್ಚಾತ್ ಜಲಮಧ್ಯಾದ್ ಉತ್ಥಿತಯೋಃ ಸತೋಃ ಪರಮೇಶ್ವರಸ್ಯಾತ್ಮಾ ಫಿಲಿಪಂ ಹೃತ್ವಾ ನೀತವಾನ್, ತಸ್ಮಾತ್ ಕ್ಲೀಬಃ ಪುನಸ್ತಂ ನ ದೃಷ್ಟವಾನ್ ತಥಾಪಿ ಹೃಷ್ಟಚಿತ್ತಃ ಸನ್ ಸ್ವಮಾರ್ಗೇಣ ಗತವಾನ್ | 40 ಫಿಲಿಪಶ್ಚಾಸ್ತೋದ್ವಗರಮ್ ಉಪಸ್ಥಾಯ ತಸ್ಮಾತ್ ಕೈಸರಿಯಾನಗರ ಉಪಸ್ಥಿತಿಕಾಲಪರ್ಯಂತಂ ಸರ್ವ್ವಸ್ಮಿನ್ನಗರೇ ಸುಸಂವಾದಂ ಪ್ರಚಾರಯನ್ ಗತವಾನ್ |

**9** ತತ್ಕಾಲಪರ್ಯಂತಂ ಶೌಲಃ ಪ್ರಭೋಃ ಶಿಷ್ಯಾಣಾಂ ಪ್ರಾತಿಕೂಲ್ಯೇನ ತಾಡನಾಬಧಯೋಃ ಕಥಾಂ ನಿಸಾರಯನ್ ಮಹಾಯಾಜಕಸ್ಯ ಸನ್ನಿಧಿಂ ಗತ್ವಾ 2 ಸ್ತ್ರಿಯಂ ಪುರುಷ್ಚ ತನ್ಮತಗ್ರಾಹಿಣಂ ಯಂ ಕಚ್ಚಿತ್ ಪಶ್ಯತಿ ತಾನ್ ದೃತ್ವಾ ಬದ್ಧ್ವಾ ಯಿರೂಶಾಲಮಮ್ ಆನಯತೀತ್ಯಾಶಯೇನ ದಮ್ನೇಷ್ಕಗರೀಯಂ ಧರ್ಮಸಮಾಜಾನ್ ಪ್ರತಿ ಪತ್ರಂ ಯಾಚಿತವಾನ್ | 3 ಗಚ್ಛನ್ ತು ದಮ್ನೇಷ್ಕಗರನಿಕಟ ಉಪಸ್ಥಿತವಾನ್; ತತೋಽಕಸ್ಮಾದ್ ಆಕಾಶಾತ್ ತಸ್ಯ ಚತುರ್ದಿಕ್ಷು ತೇಜಸಃ ಪ್ರಕಾಶನಾತ್ ಸ ಭೂಮಾವಪತತ್ | 4 ಪಶ್ಚಾತ್ ಹೇ ಶೌಲ ಹೇ ಶೌಲ ಕುತೋ ಮಾಂ ತಾಡಯಸಿ? ಸ್ವಂ ಪ್ರತಿ ಪ್ರೋಕ್ತಮ್ ಏತಂ ಶಬ್ದಂ ಶ್ರುತ್ವಾ 5 ಸ ಪೃಷ್ಟವಾನ್, ಹೇ ಪ್ರಭೋ ಭವಾನ್ ಕಃ? ತದಾ ಪ್ರಭುರಕಥಯತ್ ಯಂ ಯೀಶುಂ ತ್ವಂ ತಾಡಯಸಿ ಸ ಏವಾಹಂ; ಕಣ್ಣಕಸ್ಯ ಮುಖೇ ಪದಾಘಾತಕರಣಂ ತವ ಕಷ್ಟಮ್ | 6 ತದಾ ಕಮ್ಪಮಾನೋ ವಿಸ್ಮಯಾಪನ್ನಶ್ಚ ಸೋವದತ್ ಹೇ ಪ್ರಭೋ ಮಯಾ ಕಿಂ ಕರ್ತವ್ಯಂ?

ಭವತ ಇಚ್ಛಾ ಕಾ? ತತಃ ಪ್ರಭುರಾಜ್ಞಾಪಯದ್ ಉತ್ಥಾಯ ನಗರಂ ಗಚ್ಛ  
 ತತ್ರ ತ್ವಯಾ ಯತ್ ಕರ್ತವ್ಯಂ ತದ್ ವದಿಷ್ಯತೇ | 7 ತಸ್ಯ ಸಜ್ಜಿನೋ  
 ಲೋಕಾ ಅಪಿ ತಂ ಶಬ್ದಂ ಶ್ರುತವನ್ತಃ ಕಿನ್ತು ಕಮಪಿ ನ ದೃಷ್ಟ್ವಾ ಸ್ತಬ್ಧಾಃ  
 ಸನ್ತಃ ಸ್ಥಿತವನ್ತಃ | 8 ಅನನ್ತರಂ ಶೌಲೋ ಭೂಮಿತ ಉತ್ಥಾಯ ಚಕ್ಷುಷೀ  
 ಉನ್ಮಿಲ್ಯ ಕಮಪಿ ನ ದೃಷ್ಟವಾನ್ | ತದಾ ಲೋಕಾಸ್ತಸ್ಯ ಹಸ್ತೌ ಧೃತ್ವಾ  
 ದಮ್ಬೇಷ್ಕಗರಮ್ ಆನಯನ್ | 9 ತತಃ ಸ ದಿನತ್ರಯಂ ಯಾವದ್  
 ಅನ್ಯೋ ಭೂತ್ವಾ ನ ಭುಕ್ತವಾನ್ ಪೀತವಾಂಶ್ಚ | 10 ತದನನ್ತರಂ  
 ಪ್ರಭುಸ್ತದ್ಧಮ್ಬೇಷ್ಕಗರವಾಸಿನ ಏಕಸ್ಮೈ ಶಿಷ್ಯಾಯ ದರ್ಶನಂ ದತ್ವಾ  
 ಆಹೂತವಾನ್ ಹೇ ಅನನಿಯ | ತತಃ ಸ ಪ್ರತ್ಯವಾದೀತ್, ಹೇ ಪ್ರಭೋ  
 ಪಶ್ಯ ಶೃಣೋಮಿ | 11 ತದಾ ಪ್ರಭುಸ್ತಮಾಜ್ಞಾಪಯತ್ ತ್ವಮುತ್ಥಾಯ  
 ಸರಲನಾಮಾನಂ ಮಾರ್ಗಂ ಗತ್ವಾ ಯಿಹೂದಾನಿವೇಶನೇ  
 ತಾರ್ಷನಗರೀಯಂ ಶೌಲನಾಮಾನಂ ಜನಂ ಗವೇಷಯನ್ ಪೃಚ್ಛ: 12  
 ಪಶ್ಯ ಸ ಪ್ರಾರ್ಥಯತೇ, ತಥಾ ಅನನಿಯನಾಮಕ ಏಕೋ ಜನಸ್ತಸ್ಯ  
 ಸಮೀಪಮ್ ಆಗತ್ಯ ತಸ್ಯ ಗಾತ್ರೇ ಹಸ್ತಾರ್ಪಣಂ ಕೃತ್ವಾ ದೃಷ್ಟ್ವಿಂ  
 ದದಾತೀತ್ಥಂ ಸ್ವಪ್ನೇ ದೃಷ್ಟವಾನ್ | 13 ತಸ್ಮಾದ್ ಅನನಿಯಃ  
 ಪ್ರತ್ಯವದತ್ ಹೇ ಪ್ರಭೋ ಯಿರೂಶಾಲಮಿ ಪವಿತ್ರಲೋಕಾನ್  
 ಪ್ರತಿ ಸೋಽನೇಕಹಿಂಸಾಂ ಕೃತವಾನ್; 14 ಅತ್ರ ಸ್ಥಾನೇ ಚ  
 ಯೇ ಲೋಕಾಸ್ತವ ನಾಮ್ನಿ ಪ್ರಾರ್ಥಯನ್ತಿ ತಾನಪಿ ಬದ್ಧಂ ಸ  
 ಪ್ರಧಾನಯಾಜಕೇಭ್ಯಃ ಶಕ್ತಿಂ ಪ್ರಾಪ್ತವಾನ್, ಇಮಾಂ ಕಥಾಮ್  
 ಅಹಮ್ ಅನೇಕೇಷಾಂ ಮುಖೇಭ್ಯಃ ಶ್ರುತವಾನ್ | 15 ಕಿನ್ತು  
 ಪ್ರಭುರಕಥಯತ್, ಯಾಹಿ ಭಿನ್ನದೇಶೀಯಲೋಕಾನಾಂ  
 ಭೂಪತೀನಾಮ್ ಇಸ್ರಾಯೇಲ್ಲೋಕಾನಾಂಚ್ಚ ನಿಕಟೇ ಮಮ ನಾಮ  
 ಪ್ರಚಾರಯಿತುಂ ಸ ಜನೋ ಮಮ ಮನೋನೀತಪಾತ್ರಮಾಸ್ತೇ | 16  
 ಮಮ ನಾಮನಿಮಿತ್ತಂ ತೇನ ಕಿಯಾನ್ ಮಹಾನ್ ಕ್ಲೇಶೋ ಭೋಕ್ತವ್ಯ  
 ಏತತ್ ತಂ ದರ್ಶಯಿಷ್ಯಾಮಿ | 17 ತತೋ ಽನನಿಯೋ ಗತ್ವಾ ಗೃಹಂ  
 ಪವಿಶ್ಯ ತಸ್ಯ ಗಾತ್ರೇ ಹಸ್ತಾರ್ಪಣಂ ಕೃತ್ವಾ ಕಥಿತವಾನ್, ಹೇ ಭ್ರಾತಃ ಶೌಲ  
 ತ್ವಂ ಯಥಾ ದೃಷ್ಟ್ವಿಂ ಪ್ರಾಪ್ನೋಷಿ ಪವಿತ್ರೇಣಾತ್ಮನಾ ಪರಿಪೂರ್ಣೋ  
 ಭವಸಿ ಚ, ತದರ್ಥಂ ತವಾಗಮನಕಾಲೇ ಯಃ ಪ್ರಭುಯೇಶುಸ್ತುಭ್ಯಂ  
 ದರ್ಶನಮ್ ಅದದಾತ್ ಸ ಮಾಂ ಪ್ರೇಷಿತವಾನ್ | 18 ಇತ್ಯುಕ್ತಮಾತ್ರೇ

ತಸ್ಯ ಚಕ್ಷುರ್ಭ್ಯಾಮ್ ಮೀನಶಲ್ಕವದ್ ವಸ್ತುನಿ ನಿರ್ಗತೇ ತತ್ಕ್ಷಣಾತ್ ಸ  
 ಪ್ರಸನ್ನಚಕ್ಷು ಭೂತ್ವಾ ಪ್ರೋತ್ಥಾಯ ಮಜ್ಜಿತೋಽಭವತ್  
 ಭುಕ್ತ್ವಾ ಪೀತ್ವಾ ಸಬಲೋಭವಚ್ಚ | 19 ತತಃ ಪರಂ ಶೌಲಃ  
 ಶಿಷ್ಯೈಃ ಸಹ ಕತಿಪಯದಿವಸಾನ್ ತಸ್ಮಿನ್ ದಮ್ಬೇಷಕನಗರೇ  
 ಸ್ಥಿತ್ವಾಽವಿಲಮ್ಬಂ 20 ಸರ್ವಭಜನಭವನಾನಿ ಗತ್ವಾ ಯೀಶುರೀಶ್ವರಸ್ಯ  
 ಪುತ್ರ ಇಮಾಂ ಕಥಾಂ ಪ್ರಾಚಾರಯತ್ | 21 ತಸ್ಮಾತ್ ಸರ್ವೇ  
 ಶ್ರೋತಾರಶ್ಚಮತ್ಕೃತ್ಯ ಕಥಿತವನ್ನೋ ಯೋ ಯಿರೂಶಾಲಮ್ಮಗರ  
 ಏತನ್ನಮ್ಮಾ ಪ್ರಾರ್ಥಯಿತ್ಯಲೋಕಾನ್ ವಿನಾಶಿತವಾನ್ ಏವಮ್  
 ಏತಾದೃಶಲೋಕಾನ್ ಬದ್ಧ್ವಾ ಪ್ರಧಾನಯಾಜಕನಿಕಟಂ  
 ನಯತೀತ್ಯಾಶಯಾ ಏತತ್ಸ್ಥಾನಮಪ್ಯಾಗಚ್ಛತ್ ಸಏವ ಕಿಮಯಂ ನ  
 ಭವತಿ? 22 ಕಿನ್ನು ಶೌಲಃ ಕ್ರಮಶ ಉತ್ಸಾಹವಾನ್ ಭೂತ್ವಾ  
 ಯೀಶುರೀಶ್ವರೇಣಾಭಿಷಿಕ್ತೋ ಜನ ಏತಸ್ಮಿನ್ ಪ್ರಮಾಣಂ  
 ದತ್ವಾ ದಮ್ಬೇಷಕ್-ನಿವಾಸಿಯಿಹೂದೀಯಲೋಕಾನ್  
 ನಿರುತ್ತರಾನ್ ಅಕರೋತ್ | 23 ಇತ್ಥಂ ಬಹುತಿಥೇ ಕಾಲೇ ಗತೇ  
 ಯಿಹೂದೀಯಲೋಕಾಸ್ತಂ ಹನ್ತುಂ ಮನ್ತ್ರಯಾಮಾಸುಃ 24 ಕಿನ್ನು  
 ಶೌಲಸ್ತೇಷಾಮೇತಸ್ಯಾ ಮನ್ತ್ರಣಾಯಾ ವಾರ್ತಾಂ ಪ್ರಾಪ್ತವಾನ್ |  
 ತೇ ತಂ ಹನ್ತುಂ ತು ದಿವಾನಿಶಂ ಗುಪ್ತಾಃ ಸನ್ನೋ ನಗರಸ್ಯ  
 ದ್ವಾರೇಽತಿಷ್ಠನ್; 25 ತಸ್ಮಾತ್ ಶಿಷ್ಯಾಸ್ತಂ ನೀತ್ವಾ ರಾತ್ರೌ ಪಿಟಿಕೇ ನಿಧಾಯ  
 ಪ್ರಾಚೀರೇಣಾವಾರೋಹಯನ್ | 26 ತತಃ ಪರಂ ಶೌಲೋ  
 ಯಿರೂಶಾಲಮಂ ಗತ್ವಾ ಶಿಷ್ಯಗಣೇನ ಸಾರ್ಧಂ ಸ್ಥಾತುಮ್ ಐಹತ್,  
 ಕಿನ್ನು ಸರ್ವೇ ತಸ್ಮಾದಬಿಭಯುಃ ಸ ಶಿಷ್ಯ ಇತಿ ಚ ನ ಪ್ರತ್ಯಯನ್ | 27  
 ಏತಸ್ಮಾದ್ ಬರ್ಣಬ್ಬಾಸ್ತಂ ಗೃಹೀತ್ವಾ ಪ್ರೇರಿತಾನಾಂ ಸಮೀಪಮಾನೀಯ  
 ಮಾರ್ಗಮಧ್ಯೇ ಪ್ರಭುಃ ಕಥಂ ತಸ್ಮೈ ದರ್ಶನಂ ದತ್ತವಾನ್  
 ಯಾಃ ಕಥಾಶ್ಚ ಕಥಿತವಾನ್ ಸ ಚ ಯಥಾಕ್ಷೋಭಃ ಸನ್  
 ದಮ್ಬೇಷಕ್ಗರೇ ಯೀಶೋ ನಾರ್ತಮ ಪ್ರಾಚಾರಯತ್ ಏತಾನ್  
 ಸರ್ವವೃತ್ತಾನ್ತಾನ್ ತಾನ್ ಜ್ಞಾಪಿತವಾನ್ | 28 ತತಃ ಶೌಲಸ್ಯೈಃ  
 ಸಹ ಯಿರೂಶಾಲಮಿ ಕಾಲಂ ಯಾಪಯನ್ ನಿರ್ಭಯಂ  
 ಪ್ರಭೋ ಯೀಶೋ ನಾರ್ತಮ ಪ್ರಾಚಾರಯತ್ | 29 ತಸ್ಮಾದ್  
 ಅನ್ಯದೇಶೀಯಲೋಕೈಃ ಸಾರ್ಧಂ ವಿವಾದಸ್ಯೋಪಸ್ಥಿತತ್ವಾತ್ ತೇ ತಂ

ಹನ್ನುಮ್ ಅಚೇಷ್ಟನ್ನ | 30 ಕಿನ್ನು ಭ್ರಾತೃಗಣಸ್ತಜ್ಞಾತ್ವಾ ತಂ  
ಕೈಸರಿಯಾನಗರಂ ನೀತ್ವಾ ತಾರ್ಷನಗರಂ ಪ್ರೇಷಿತವಾನ್ | 31 ಇತ್ಥಂ  
ಸತಿ ಯಿಹೂದಿಯಾಗಾಲೀಲ್ಯೋಮಿರೋಣದೇಶೀಯಾಃ ಸರ್ವ್ವಾ  
ಮಣ್ಣಲ್ಯೋ ವಿಶ್ರಾಮಂ ಪ್ರಾಪ್ತಾಸ್ತತಸ್ತಾಸಾಂ ನಿಷ್ಕಾಭವತ್ ಪ್ರಭೋ  
ರ್ಭಿಯಾ ಪವಿತ್ರಸ್ಯಾತ್ಮನಃ ಸಾನ್ತ್ವನಯಾ ಚ ಕಾಲಂ ಕ್ಷೇಪಯಿತ್ವಾ  
ಬಹುಸಂಖ್ಯಾ ಅಭವನ್ | 32 ತತಃ ಪರಂ ಪಿತರಃ ಸ್ಥಾನೇ ಸ್ಥಾನೇ  
ಭ್ರಮಿತ್ವಾ ಶೇಷೇ ಲೋದ್ವಗರನಿವಾಸಿಪವಿತ್ರಲೋಕಾನಾಂ ಸಮೀಪೇ  
ಸ್ಥಿತವಾನ್ | 33 ತದಾ ತತ್ರ ಪಕ್ಷಾಘಾತವ್ಯಾಧಿನಾಷ್ಟೌ ವತ್ಸರಾನ್  
ಶಯ್ಯಾಗತಮ್ ಐನೇಯನಾಮಾನಂ ಮನುಷ್ಯಂ ಸಾಕ್ಷತ್  
ಪ್ರಾಪ್ಯ ತಮವದತ್, 34 ಹೇ ಐನೇಯ ಯೀಶುಖ್ರೀಷ್ಟಸ್ತ್ವಾಂ  
ಸ್ವಸ್ಥಮ್ ಅಕಾರ್ಷೀತ್, ತ್ವಮುತ್ಥಾಯ ಸ್ವಶಯ್ಯಾಂ ನಿಕ್ಷಿಪ,  
ಇತ್ಯುಕ್ತಮಾತ್ರೇ ಸ ಉದತಿಷ್ಠತ್ | 35 ಏತಾದೃಶಂ ದೃಷ್ಟ್ವಾ  
ಲೋದ್ಯಾರೋಣನಿವಾಸಿನೋ ಲೋಕಾಃ ಪ್ರಭುಂ ಪ್ರತಿ ಪರಾವರ್ತನ್ |  
36 ಅಪರಂ ಭಿಕ್ಷಾದಾನಾದಿಷು ನಾನಕ್ರಿಯಾಸು ನಿತ್ಯಂ ಪ್ರವೃತ್ತಾ ಯಾ  
ಯಾಘೋನಗರನಿವಾಸಿನೀ ಟಾಬಿಥಾನಾಮಾ ಶಿಷ್ಯಾ ಯಾಂ ದರ್ಶ್ಯಾಂ  
ಅರ್ಥಾದ್ ಹರಿಣೀಮಯುಕ್ತ್ವಾ ಆಹ್ವಯನ್ ಸಾ ನಾರೀ 37 ತಸ್ಮಿನ್  
ಸಮಯೇ ರುಗ್ನಾ ಸತೀ ಪ್ರಾಣಾನ್ ಅತ್ಯಜತ್, ತತೋ ಲೋಕಾಸ್ತಾಂ  
ಪಕ್ಷಾಲೋಪರಿಸ್ಥಪ್ರಕೋಷ್ಠೇ ಶಾಯಯಿತ್ವಾಸ್ಥಾಪಯನ್ | 38  
ಲೋದ್ವಗರಂ ಯಾಘೋನಗರಸ್ಯ ಸಮೀಪಸ್ಥಂ ತಸ್ಮಾತ್ತತ್ರ ಪಿತರ ಆಸ್ತೇ,  
ಇತಿ ವಾರ್ತಾಂ ಶ್ರುತ್ವಾ ತೂರ್ಣಂ ತಸ್ಯಾಗಮನಾರ್ಥಂ ತಸ್ಮಿನ್  
ವಿನಯಮುಕ್ತ್ವಾ ಶಿಷ್ಯಗಣೋ ದ್ವೌ ಮನುಜೌ ಪ್ರೇಷಿತವಾನ್ | 39  
ತಸ್ಮಾತ್ ಪಿತರ ಉತ್ಥಾಯ ತಾಭ್ಯಾಂ ಸಾರ್ಧಮ್ ಆಗಚ್ಛತ್, ತತ್ರ ತಸ್ಮಿನ್  
ಉಪಸ್ಥಿತ ಉಪರಿಸ್ಥಪ್ರಕೋಷ್ಠಂ ಸಮಾನೀತೇ ಚ ವಿಧವಾಃ ಸ್ವಾಭಿಃ ಸಹ  
ಸ್ಥಿತಿಕಾಲೇ ದರ್ಶಯಾ ಕೃತಾನಿ ಯಾನ್ಯುತ್ತರೀಯಾಣಿ ಪರಿಧೇಯಾನಿ ಚ  
ತಾನಿ ಸರ್ವಾಣಿ ತಂ ದರ್ಶಯಿತ್ವಾ ರುದತ್ಯಶ್ಚತಸ್ಮೃಷು ದಿಕ್ಷ್ವತಿಷ್ಠನ್ | 40  
ಕಿನ್ನು ಪಿತರಸ್ತಾಃ ಸರ್ವ್ವಾ ಬಹಿಃ ಕೃತ್ವಾ ಜಾನುನೀ ಪಾತಯಿತ್ವಾ  
ಪ್ರಾರ್ಥಿತವಾನ್; ಪಶ್ಚಾತ್ ಶವಂ ಪ್ರತಿ ದೃಷ್ಟಿಂ ಕೃತ್ವಾ ಕಥಿತವಾನ್, ಹೇ  
ಟಾಬೀಥೇ ತ್ವಮುಕ್ತಿಷ್ಯ, ಇತಿ ವಾಕ್ಯ ಉಕ್ತೇ ಸಾ ಸ್ತ್ರೀ ಚಕ್ಷುಷೀ ಪ್ರೋನ್ಮೀಲ್ಯ  
ಪಿತರಮ್ ಅವಲೋಕ್ಯೋತ್ಥಾಯೋಪಾವಿಶತ್ | 41 ತತಃ ಪಿತರಸ್ತಸ್ಯಾಃ

ಕರೌ ಧೃತ್ವಾ ಉತ್ತೋಲ್ಯ ಪವಿತ್ರಲೋಕಾನ್ ವಿಧವಾಶ್ಚಾಹೂಯ ತೇಷಾಂ  
ನಿಕಟೇ ಸಜೀವಾಂ ತಾಂ ಸಮಾರ್ಪಯತ್ | 42 ಏಷಾ ಕಥಾ  
ಸಮಸ್ತಯಾಘೋನಗರಂ ವ್ಯಾಪ್ತಾ ತಸ್ಮಾದ್ ಅನೇಕೇ ಲೋಕಾಃ ಪ್ರಭೌ  
ವೃಶ್ವಸನ್ | 43 ಅಪರಙ್ಗ ಪಿತರಸ್ತದ್ಯಾಘೋನಗರೀಯಸ್ಯ ಕಸ್ಯಚಿತ್  
ಶಿಮೋನ್ನಾಮ್ನಶ್ಚರ್ಮಕಾರಸ್ಯ ಗೃಹೇ ಬಹುದಿನಾನಿ ನೃವಸತ್ |

**10** ಕೈಸರಿಯಾನಗರ ಇತಾಲಿಯಾಖ್ಯಸೈನ್ಯಾನ್ತರ್ಗತಃ  
ಕರ್ಣೀಲಿಯನಾಮಾ ಸೇನಾಪತಿರಾಸೀತ್ 2 ಸ ಸಪರಿವಾರೋ ಭಕ್ತ  
ಈಶ್ವರಪರಾಯಣಶ್ಚಾಸೀತ್; ಲೋಕೇಭ್ಯೋ ಬಹೂನಿ ದಾನಾದೀನಿ  
ದತ್ತಾ ನಿರಂತರಮ್ ಈಶ್ವರೇ ಪ್ರಾರ್ಥಯಾಚ್ಛಕ್ರೇ | 3 ಏಕದಾ  
ತೃತೀಯಪ್ರಹರವೇಲಾಯಾಂ ಸ ದೃಷ್ಟವಾನ್ ಈಶ್ವರಸೈಕೋ ದೂತಃ  
ಸಪ್ರಕಾಶಂ ತತ್ಸಮೀಪಮ್ ಆಗತ್ಯ ಕಥಿತವಾನ್, ಹೇ ಕರ್ಣೀಲಿಯ | 4  
ಕಿನ್ನು ಸ ತಂ ದೃಷ್ಟ್ವಾ ಭೀತೋಽಕಥಯತ್, ಹೇ ಪ್ರಭೋ ಕಿಂ? ತದಾ  
ತಮವದತ್ ತವ ಪ್ರಾರ್ಥನಾ ದಾನಾದಿ ಚ ಸಾಕ್ಷಿಸ್ವರೂಪಂ  
ಭೂತೇಶ್ವರಸ್ಯ ಗೋಚರಮಭವತ್ | 5 ಇದಾನೀಂ ಯಾಘೋನಗರಂ  
ಪ್ರತಿ ಲೋಕಾನ್ ಪ್ರೇಷ್ಯ ಸಮುದ್ರತೀರೇ ಶಿಮೋನ್ನಾಮ್ನಶ್ಚರ್ಮಕಾರಸ್ಯ  
ಗೃಹೇ ಪ್ರವಾಸಕಾರೀ ಪಿತರನಾಮ್ನಾ ವಿಖ್ಯಾತೋ ಯಃ ಶಿಮೋನ್ ತಮ್  
ಆಹ್ವಾಯಯ; 6 ತಸ್ಮಾತ್ ತ್ವಯಾ ಯದ್ಯತ್ ಕರ್ತವ್ಯಂ ತತ್ತತ್ ಸ  
ವದಿಷ್ಯತಿ | 7 ಇತ್ಯುಪದಿಶ್ಯ ದೂತೇ ಪ್ರಸ್ಥಿತೇ ಸತಿ ಕರ್ಣೀಲಿಯಃ  
ಸ್ವಗೃಹಸ್ಥಾನಾಂ ದಾಸಾನಾಂ ದ್ವೌ ಜನೌ ನಿತ್ಯಂ ಸ್ವಸಜ್ಜಿನಾಂ ಸೈನ್ಯಾನಾಮ್  
ಏಕಾಂ ಭಕ್ತಸೇನಾಇಶ್ಚಾಹೂಯ 8 ಸಕಲಮೇತಂ ವೃತ್ತಾಂತಂ ವಿಜ್ಞಾಪ್ಯ  
ಯಾಘೋನಗರಂ ತಾನ್ ಪ್ರಾಹಿಣೋತ್ | 9 ಪರಸ್ಮಿನ್ ದಿನೇ ತೇ  
ಯಾತ್ರಾಂ ಕೃತ್ವಾ ಯದಾ ನಗರಸ್ಯ ಸಮೀಪ ಉಪಾತಿಷ್ಠನ್, ತದಾ  
ಪಿತರೋ ದ್ವಿತೀಯಪ್ರಹರವೇಲಾಯಾಂ ಪ್ರಾರ್ಥಯಿತುಂ  
ಗೃಹಪೃಷ್ಠಮ್ ಆರೋಹತ್ | 10 ಏತಸ್ಮಿನ್ ಸಮಯೇ ಕ್ಷುಧಾರ್ತಃ ಸನ್  
ಕಿಚ್ಚಿದ್ ಭೋಕ್ತುಮ್ ಐಚ್ಛತ್ ಕಿನ್ನು ತೇಷಾಮ್ ಅನ್ನಾಸಾದನಸಮಯೇ  
ಸ ಮೂರ್ಚ್ಛಿತಃ ಸನ್ನಪತತ್ | 11 ತತೋ ಮೇಘದ್ವಾರಂ ಮುಕ್ತಂ  
ಚತುರ್ಭಿಃ ಕೋಣೈಃ ಲಘ್ವಿಮಿತಂ ಬೃಹದ್ವಸ್ತ್ರಮಿವ ಕಿಚ್ಚನ ಭಾಜನಮ್  
ಆಕಾಶಾತ್ ಪೃಥಿವೀಮ್ ಅವಾರೋಹತೀತಿ ದೃಷ್ಟವಾನ್ | 12 ತನ್ಮಧ್ಯೇ  
ನಾನಪ್ರಕಾರಾ ಗ್ರಾಮ್ಯವನ್ಯಪಶವಃ ಖೇಚರೋರೋಗಾಮಿಪ್ರಭೃತಯೋ

ಜನ್ಮವಶ್ಚಾಸನ್ | 13 ಅನನ್ದರಂ ಹೇ ಪಿತರ ಉತ್ಥಾಯ ಹತ್ವಾ ಭುಂಕ್ಷ್ಯ  
 ತಮ್ಪ್ರತೀಯಂ ಗಗಣೀಯಾ ವಾಣೀ ಜಾತಾ | 14 ತದಾ ಪಿತರಃ  
 ಪ್ರತ್ಯವದತ್, ಹೇ ಪ್ರಭೋ ಈದೃಶಂ ಮಾ ಭವತು, ಅಹಮ್ ಏತತ್  
 ಕಾಲಂ ಯಾವತ್ ನಿಷಿದ್ಧಮ್ ಅಶುಚಿ ವಾ ದ್ರವ್ಯಂ ಕಿಚ್ಛಿದಪಿ ನ  
 ಭುಕ್ತವಾನ್ | 15 ತತಃ ಪುನರಪಿ ತಾದೃಶೀ ವಿಹಯಸೀಯಾ ವಾಣೀ  
 ಜಾತಾ ಯದ್ ಈಶ್ವರಃ ಶುಚಿ ಕೃತವಾನ್ ತತ್ ತ್ವಂ ನಿಷಿದ್ಧಂ ನ  
 ಜಾನೀಹಿ | 16 ಇತ್ಥಂ ತ್ರಿಃ ಸತಿ ತತ್ ಪಾತ್ರಂ ಪುನರಾಕೃಷ್ಟಂ  
 ಆಕಾಶಮ್ ಅಗಚ್ಛತ್ | 17 ತತಃ ಪರಂ ಯದ್ ದರ್ಶನಂ  
 ಪ್ರಾಪ್ತವಾನ್ ತಸ್ಯ ಕೋ ಭಾವ ಇತ್ಯತ್ರ ಪಿತರೋ ಮನಸಾ ಸನ್ನೇಗ್ನಿ,  
 ಏತಸ್ಮಿನ್ ಸಮಯೇ ಕರ್ಣೀಲಿಯಸ್ಯ ತೇ ಪ್ರೇಷಿತಾ ಮನುಷ್ಯಾ  
 ದ್ವಾರಸ್ಯ ಸನ್ನಿಧಾವುಪಸ್ಥಾಯ, 18 ಶಿಮೋನೋ ಗೃಹಮನ್ವಿಚ್ಛಂತಃ  
 ಸಮ್ಪ್ರಾಪ್ಯಾಹೂಯ ಕಥಿತವಂತಃ ಪಿತರನಾಮ್ನಾ ವಿಖ್ಯಾತೋ ಯಃ  
 ಶಿಮೋನ್ ಸ ಕಿಮತ್ರ ಪ್ರವಸತಿ? 19 ಯದಾ ಪಿತರಸ್ತದ್ಧರ್ಶನಸ್ಯ ಭಾವಂ  
 ಮನಸಾನೋಲಯತಿ ತದಾತ್ಮಾ ತಮವದತ್, ಪಶ್ಯ ತ್ರಯೋ  
 ಜನಾಸ್ತ್ವಾಂ ಮೃಗಯಂತೇ | 20 ತ್ವಮ್ ಉತ್ಥಾಯಾವರುಹ್ಯ  
 ನೀಸನ್ದೇಹಂ ತ್ರೈಃ ಸಹ ಗಚ್ಛ ಮಯೈವ ತೇ ಪ್ರೇಷಿತಾಃ | 21  
 ತಸ್ಮಾತ್ ಪಿತರೋಽವರುಹ್ಯ ಕರ್ಣೀಲಿಯಪ್ರೇರಿತಲೋಕಾನಾಂ  
 ನಿಕಟಮಾಗತ್ಯ ಕಥಿತವಾನ್ ಪಶ್ಯತ ಯೂಯಂ ಯಂ ಮೃಗಯದ್ಧೇ ಸ  
 ಜನೋಹಂ, ಯೂಯಂ ಕಿನ್ನಿಮಿತ್ತಮ್ ಆಗತಾಃ? 22 ತತಸ್ತೇ  
 ಪ್ರತ್ಯವದನ್ ಕರ್ಣೀಲಿಯನಾಮಾ ಶುದ್ಧಸತ್ತ್ವ ಈಶ್ವರಪರಾಯಣೋ  
 ಯಿಹೂದೀಯದೇಶಸ್ಥಾನಾಂ ಸರ್ವೇಷಾಂ ಸನ್ನಿಧೌ ಸುಖ್ಯಾತ್ಯಾಪನ್ನ  
 ಏಕಃ ಸೇನಾಪತಿ ನಿಜಗೃಹಂ ತ್ವಾಮಾಹೂಯ ನೇತುಂ ತ್ವತ್ತಃ  
 ಕಥಾ ಶ್ರೋತುಂ ಪವಿತ್ರದೂತೇನ ಸಮಾದಿಷ್ಟಃ | 23 ತದಾ  
 ಪಿತರಸ್ತಾನಭ್ಯನ್ತರಂ ನೀತ್ವಾ ತೇಷಾಮಾತಿಥ್ಯಂ ಕೃತವಾನ್, ಪರೇಽಹನಿ  
 ತ್ರೈಃ ಸಾರ್ಧಂ ಯಾತ್ರಾಮಕರೋತ್, ಯಾಘೋನಿವಾಸಿನಾಂ  
 ಭ್ರಾತೃಣಾಂ ಕಿಯನ್ನೋ ಜನಾಶ್ಚ ತೇನ ಸಹ ಗತಾಃ | 24 ಪರಸ್ಮಿನ್  
 ದಿವಸೇ ಕೈಸರಿಯಾನಗರಮಧ್ಯಪ್ರವೇಶಸಮಯೇ ಕರ್ಣೀಲಿಯೋ  
 ಜ್ಞಾತಿಬನ್ಧನ್ ಆಹೂಯಾನೀಯ ತಾನ್ ಅಪೇಕ್ಷ್ಯ ಸ್ಥಿತಃ | 25 ಪಿತರೇ  
 ಗೃಹ ಉಪಸ್ಥಿತೇ ಕರ್ಣೀಲಿಯಸ್ತಂ ಸಾಕ್ಷಾತ್ಪ್ರತ್ಯ ಚರಣಯೋಃ ಪತಿತ್ವಾ

ಪ್ರಾಣಮತ್ | 26 ಪಿತರಸ್ತಮುತ್ಥಾಪ್ಯ ಕಥಿತವಾನ್, ಉತ್ತಿಷ್ಠಾಹಮಪಿ  
 ಮಾನುಷಃ | 27 ತದಾ ಕರ್ಣೀಲಿಯೇನ ಸಾಕಮ್ ಆಲಪನ್ ಗೃಹಂ  
 ಪ್ರಾವಿಶತ್ ತನ್ಮಧ್ಯೇ ಚ ಬಹುಲೋಕಾನಾಂ ಸಮಾಗಮಂ ದೃಷ್ಟ್ವಾ  
 ತಾನ್ ಅವದತ್, 28 ಅನ್ಯಜಾತೀಯಲೋಕೈಃ ಮಹಾಲಪನಂ ವಾ  
 ತೇಷಾಂ ಗೃಹಮಧ್ಯೇ ಪ್ರವೇಶನಂ ಯಿಹೂದೀಯಾನಾಂ  
 ನಿಷಿದ್ಧಮ್ ಅಸ್ತೀತಿ ಯೂಯಮ್ ಅವಗಚ್ಛಥ; ಕಿನ್ನು ಕಮಪಿ  
 ಮಾನುಷಮ್ ಅವ್ಯವಹಾರ್ಯಮ್ ಅಶುಚಿಂ ವಾ ಜ್ಞಾತುಂ ಮಮ  
 ನೋಚಿತಮ್ ಇತಿ ಪರಮೇಶ್ವರೋ ಮಾಂ ಜ್ಞಾಪಿತವಾನ್ | 29 ಇತಿ  
 ಹೇತೋರಾಹ್ವಾನಶ್ರವಣಮಾತ್ರಾತ್ ಕಾಞ್ಞನಾಪತ್ತಿಮ್ ಅಕೃತ್ವಾ  
 ಯುಷ್ಮಾಕಂ ಸಮೀಪಮ್ ಆಗತೋಸ್ತಿ; ಪೃಚ್ಛಾಮಿ ಯೂಯಂ  
 ಕಿನ್ನಿಮಿತ್ತಂ ಮಾಮ್ ಆಹೂಯತ? 30 ತದಾ ಕರ್ಣೀಲಿಯಃ  
 ಕಥಿತವಾನ್, ಅದ್ಯ ಚತ್ವಾರಿ ದಿನಾನಿ ಜಾತಾನಿ ಏತಾವದ್ದೇಲಾಂ  
 ಯಾವದ್ ಅಹಮ್ ಅನಾಹಾರ ಆಸನ್ ತತಸ್ತತೀಯಪ್ರಹರೇ  
 ಸತಿ ಗೃಹೇ ಪ್ರಾರ್ಥನಸಮಯೇ ತೇಜೋಮಯವಸ್ತ್ರಭೃದ್  
 ಏಕೋ ಜನೋ ಮಮ ಸಮಕ್ಷಂ ತಿಷ್ಠನ್ ಏತಾಂ ಕಥಾಮ್  
 ಅಕಥಯತ್, 31 ಹೇ ಕರ್ಣೀಲಿಯ ತ್ವದೀಯಾ ಪ್ರಾರ್ಥನಾ ಈಶ್ವರಸ್ಯ  
 ಕರ್ಣಗೋಚರೀಭೂತಾ ತವ ದಾನಾದಿ ಚ ಸಾಕ್ಷಿಸ್ವರೂಪಂ ಭೂತ್ವಾ ತಸ್ಯ  
 ದೃಷ್ಟಿಗೋಚರಮಭವತ್ | 32 ಅತೋ ಯಾಪೋನಗರಂ ಪ್ರತಿ  
 ಲೋಕಾನ್ ಪ್ರಹಿತ್ಯ ತತ್ರ ಸಮುದ್ರತೀರೇ ಶಿಮೋನ್ನಾಮ್ನಃ  
 ಕಸ್ಯಚಿಚ್ಛರ್ಮಕಾರಸ್ಯ ಗೃಹೇ ಪ್ರವಾಸಕಾರೀ ಪಿತರನಾಮ್ನಾ ವಿಖ್ಯಾತೋ  
 ಯಃ ಶಿಮೋನ್ ತಮಾಹೂಯಯ; ತತಃ ಸ ಆಗತ್ಯ ತ್ವಾಮ್  
 ಉಪದೇಕ್ಷ್ಯತಿ | 33 ಇತಿ ಕಾರಣಾತ್ ತತ್ಕ್ಷಣಾತ್ ತವ ನಿಕಟೇ ಲೋಕಾನ್  
 ಪ್ರೇಷಿತವಾನ್, ತ್ವಮಾಗತವಾನ್ ಇತಿ ಭದ್ರಂ ಕೃತವಾನ್ | ಈಶ್ವರೋ  
 ಯಾನ್ಯಾಖ್ಯಾನಾನಿ ಕಥಯಿತುಮ್ ಆದಿಶತ್ ತಾನಿ ಶ್ರೋತುಂ ವಯಂ  
 ಸರ್ವೇ ಸಾಮ್ಪ್ರತಮ್ ಈಶ್ವರಸ್ಯ ಸಾಕ್ಷಾದ್ ಉಪಸ್ಥಿತಾಃ ಸ್ಮಃ | 34 ತದಾ  
 ಪಿತರ ಇಮಾಂ ಕಥಾಂ ಕಥಯಿತುಮ್ ಆರಬ್ಧವಾನ್, ಈಶ್ವರೋ  
 ಮನುಷ್ಯಾಣಾಮ್ ಅಪಕ್ಷಪಾತೀ ಸನ್ 35 ಯಸ್ಯ ಕಸ್ಯಚಿದ್ ದೇಶಸ್ಯ  
 ಯೋ ಲೋಕಾಸ್ತಸ್ಮಾದ್ಭೀತ್ವಾ ಸತ್ಕರ್ಮ ಕರೋತಿ ಸ ತಸ್ಯ ಗ್ರಾಹ್ಯೋ  
 ಭವತಿ, ಏತಸ್ಯ ನಿಶ್ಚಯಮ್ ಉಪಲಬ್ಧವಾನಹಮ್ | 36 ಸರ್ವೇಷಾಂ

ಪ್ರಭು ಯೋ ಯೀಶುಖ್ರೀಷ್ಟಸ್ತೇನ ಈಶ್ವರ ಇಸ್ರಾಯೇಲ್ವಂಶಾನಾಂ  
 ನಿಕಟೇ ಸುಸಂವಾದಂ ಪ್ರೇಷ್ಯ ಸಮ್ಮೇಲನಸ್ಯ ಯಂ ಸಂವಾದಂ  
 ಪ್ರಾಚಾರಯತ್ ತಂ ಸಂವಾದಂ ಯೂಯಂ ಶ್ರುತವಂತಃ | 37 ಯತೋ  
 ಯೋಹನಾ ಮಜ್ಜನೇ ಪ್ರಚಾರಿತೇ ಸತಿ ಸ ಗಾಲೀಲದೇಶಮಾರಭ್ಯ  
 ಸಮಸ್ತಯಿಹೂದೀಯದೇಶಂ ವ್ಯಾಪ್ನೋತ್; 38 ಫಲತ ಈಶ್ವರೇಣ  
 ಪವಿತ್ರೇಣಾತ್ಮನಾ ಶಕ್ತ್ಯಾ ಚಾಭಿಷಿಕ್ತೋ ನಾಸರತೀಯಯೀಶುಃ ಸ್ಥಾನೇ  
 ಸ್ಥಾನೇ ಭ್ರಮನ್ ಸುಕ್ರಿಯಾಂ ಕುರ್ವನ್ ಶೈತಾನಾ ಕ್ಲಿಷ್ಟಾನ್  
 ಸರ್ವ್ವಲೋಕಾನ್ ಸ್ವಸ್ಥಾನ್ ಅಕರೋತ್, ಯತ ಈಶ್ವರಸ್ತಸ್ಯ ಸಹಾಯ  
 ಆಸೀತ್; 39 ವಯಂ ಯಿಹೂದೀಯದೇಶೇ ಯಿರೂಶಾಲಮ್ಮಗರೇ  
 ಚ ತೇನ ಕೃತಾನಾಂ ಸರ್ವ್ವೇಷಾಂ ಕರ್ಮಣಾಂ ಸಾಕ್ಷಿಣೋ  
 ಭವಾಮಃ | ಲೋಕಾಸ್ತಂ ಕ್ರಶೇ ವಿದ್ಧ್ವಾ ಹತವಂತಃ, 40 ಕಿನ್ನು  
 ತೃತೀಯದಿವಸೇ ಈಶ್ವರಸ್ತಮುತ್ಥಾಪ್ಯ ಸಪ್ರಕಾಶಮ್ ಅದರ್ಶಯತ್ | 41  
 ಸರ್ವ್ವಲೋಕಾನಾಂ ನಿಕಟ ಇತಿ ನ ಹಿ, ಕಿನ್ನು ತಸ್ಮಿನ್ ಶೈತಾನಾದುತ್ಥಿತೇ  
 ಸತಿ ತೇನ ಸಾರ್ಧಂ ಭೋಜನಂ ಪಾನಂ ಕೃತವಂತಃ ಏತಾದೃಶಾ  
 ಈಶ್ವರಸ್ಯ ಮನೋನೀತಾಃ ಸಾಕ್ಷಿಣೋ ಯೇ ವಯಮ್ ಅಸ್ಮಾಕಂ  
 ನಿಕಟೇ ತಮದರ್ಶಯತ್ | 42 ಜೀವಿತಮೃತೋಭಯಲೋಕಾನಾಂ  
 ವಿಚಾರಂ ಕರ್ತುಮ್ ಈಶ್ವರೋ ಯಂ ನಿಯುಕ್ತವಾನ್ ಸ ಏವ ಸ ಜನಃ,  
 ಇಮಾಂ ಕಥಾಂ ಪ್ರಚಾರಯಿತುಂ ತಸ್ಮಿನ್ ಪ್ರಮಾಣಂ ದಾತುಂ  
 ಸೋಽಸ್ಮಾನ್ ಆಜ್ಞಾಪಯತ್ | 43 ಯಸ್ತಸ್ಮಿನ್ ವಿಶ್ವಸಿತಿ ಸ ತಸ್ಯ ನಾಮ್ನಾ  
 ಪಾಪಾನ್ಮುಕ್ತೋ ಭವಿಷ್ಯತಿ ತಸ್ಮಿನ್ ಸರ್ವ್ವೇ ಭವಿಷ್ಯದ್ವಾದಿನೋಪಿ  
 ಏತಾದೃಶಂ ಸಾಕ್ಷ್ಯಂ ದದತಿ | 44 ಪಿತರಸ್ಮೈತತ್ಕಥಾಕಥನಕಾಲೇ  
 ಸರ್ವ್ವೇಷಾಂ ಶ್ರೋತೃಣಾಮುಪರಿ ಪವಿತ್ರ ಆತ್ಮಾವಾರೋಹತ್ | 45  
 ತತಃ ಪಿತರೇಣ ಸಾರ್ಧಮ್ ಆಗತಾಸ್ವಹ್ಲೇದಿನೋ ವಿಶ್ವಾಸಿನೋ  
 ಲೋಕಾ ಅನ್ಯದೇಶೀಯೇಭ್ಯಃ ಪವಿತ್ರ ಆತ್ಮನಿ ದತ್ತೇ ಸತಿ 46 ತೇ  
 ನಾನಾಜಾತೀಯಭಾಷಾಭಿಃ ಕಥಾಂ ಕಥಯಂತಃ ಈಶ್ವರಂ ಪ್ರಶಂಸಂತಿ, ಇತಿ  
 ದೃಷ್ಟ್ವಾ ಶ್ರುತ್ವಾ ಚ ವಿಸ್ಮಯಮ್ ಆಪದ್ಯಂತಃ | 47 ತದಾ ಪಿತರಃ  
 ಕಥಿತವಾನ್, ವಯಮಿವ ಯೇ ಪವಿತ್ರಮ್ ಆತ್ಮಾನಂ ಪ್ರಾಪ್ತಾಸ್ತೇಷಾಂ  
 ಜಲಮಜ್ಜನಂ ಕಿಂ ಕೋಪಿ ನಿಷೇದ್ಧಂ ಶಕ್ನೋತಿ? 48 ತತಃ ಪ್ರಭೋ



ನಾರ್ಮಾ ಮಜ್ಜಿತಾ ಭವತೇತಿ ತಾನಾಜ್ಞಾಪಯತ್ | ಅನನ್ದರಂ ತೇ ಸ್ತೈಃ  
ಸಾರ್ಧಂ ಕತಿಪಯದಿನಾನಿ ಸ್ಥಾತುಂ ಪ್ರಾರ್ಥಯನ್ತ |

**11** ಇತ್ಥಂ ಭಿನ್ನದೇಶೀಯಲೋಕಾ ಅಪೀಶ್ವರಸ್ಯ ವಾಕ್ಯಮ್ ಅಗ್ರಹ್ಯನ್  
ಇಮಾಂ ವಾರ್ತಾಂ ಯಿಹೂದೀಯದೇಶಸ್ಥಪ್ರೇರಿತಾ ಭ್ರಾತೃಗಣಶ್ಚ  
ಶ್ರುತವನ್ತಃ | 2 ತತಃ ಪಿತರೇ ಯಿರೂಶಾಲಮ್ಮಗರಂ ಗತವತಿ  
ತ್ವಕ್ಷೇದಿನೋ ಲೋಕಾಸ್ತೇನ ಸಹ ವಿವದಮಾನಾ ಅವದನ್, 3 ತ್ವಮ್  
ಅತ್ವಕ್ಷೇದಿಲೋಕಾನಾಂ ಗೃಹಂ ಗತ್ವಾ ತೈಃ ಸಾರ್ಧಂ ಭುಕ್ತವಾನ್ | 4  
ತತಃ ಪಿತರ ಆದಿತಃ ಕ್ರಮಶಸ್ತತ್ಯಾಸ್ಯ ಸರ್ವವೃತ್ತಾನ್ತಮಾಖ್ಯಾತುಮ್  
ಆರಬ್ಧವಾನ್ | 5 ಯಾಫೋನಗರ ಏಕದಾಹಂ ಪ್ರಾರ್ಥಯಮಾನೋ  
ಮೂರ್ಚಿತಃ ಸನ್ ದರ್ಶನೇನ ಚತುರ್ಷು ಕೋಣೇಷು ಲಮ್ಬನಮಾನಂ  
ವೃಹದ್ವಸ್ತ್ರಮಿವ ಪಾತ್ರಮೇಕಮ್ ಆಕಾಶದವರುಹ್ಯ ಮನ್ನಿಕಟಮ್  
ಆಗಚ್ಛದ್ ಅಪಶ್ಯಮ್ | 6 ಪಶ್ಚಾತ್ ತದ್ ಅನನ್ಯದೃಷ್ಟ್ಯಾ ದೃಷ್ಟ್ವಾ  
ವಿವಿಚ್ಯ ತಸ್ಯ ಮಧ್ಯೇ ನಾನಾಪ್ರಕಾರಾನ್ ಗ್ರಾಮ್ಯವನ್ಯಪಶೂನ್  
ಉರೋಗಾಮಿಖೇಚರಾಂಶ್ಚ ದೃಷ್ಟ್ವಾನ್; 7 ಹೇ ಪಿತರ ತ್ವಮುತ್ಥಾಯ  
ಗತ್ವಾ ಭುಂಕ್ಷ್ವ ಮಾಂ ಸಮ್ಬೋಧ್ಯ ಕಥಯನ್ತಂ ಶಬ್ದಮೇಕಂ ಶ್ರುತವಾಂಶ್ಚ |  
8 ತತೋಹಂ ಪ್ರತ್ಯವದಂ, ಹೇ ಪ್ರಭೋ ನೇತ್ಥಂ ಭವತು, ಯತಃ  
ಕಿಂಚನ ನಿಷಿದ್ಧಮ್ ಅಶುಚಿ ದ್ರವ್ಯಂ ವಾ ಮಮ ಮುಖಮಧ್ಯಂ ಕದಾಪಿ  
ನ ಪ್ರಾವಿಶತ್ | 9 ಅಪರಮ್ ಈಶ್ವರೋ ಯತ್ ಶುಚಿ ಕೃತವಾನ್  
ತನ್ನಿಷಿದ್ಧಂ ನ ಜಾನೀಹಿ ದ್ವಿ ಮಾರ್ಮ್ಪ್ರತೀದೃಶೀ ವಿಹಾಯಸೀಯಾ  
ವಾಣೀ ಜಾತಾ | 10 ತ್ರಿರಿತ್ಥಂ ಸತಿ ತತ್ ಸರ್ವಂ ಪುನರಾಕಾಶಮ್  
ಆಕೃಷ್ಣಂ | 11 ಪಶ್ಚಾತ್ ಕೈಸರಿಯಾನಗರಾತ್ ತ್ರಯೋ ಜನಾ  
ಮನ್ನಿಕಟಂ ಪ್ರೇಷಿತಾ ಯತ್ರ ನಿವೇಶನೇ ಸ್ಥಿತೋಹಂ ತಸ್ಮಿನ್ ಸಮಯೇ  
ತತ್ರೋಪಾತಿಷ್ಠನ್ | 12 ತದಾ ನಿಃಸಂದೇಹಂ ತೈಃ ಸಾರ್ಧಂ ಯಾತುಮ್  
ಆತ್ಮಾ ಮಾಮಾದಿಷ್ಟವಾನ್; ತತಃ ಪರಂ ಮಯಾ ಸಹೈತೇಷು  
ಷಡ್ಭಾ ತೃಷು ಗತೇಷು ವಯಂ ತಸ್ಯ ಮನುಜಸ್ಯ ಗೃಹಂ ಪ್ರಾವಿಶಾಮ | 13  
ಸೋಸ್ಮಾಕಂ ನಿಕಟೇ ಕಥಾಮೇತಾಮ್ ಅಕಥಯತ್ ಏಕದಾ ದೂತ ಏಕಃ  
ಪ್ರತ್ಯಕ್ಷೀಭೂಯ ಮಮ ಗೃಹಮಧ್ಯೇ ತಿಷ್ಠನ್ ಮಾಮಿತ್ಯಾಜ್ಞಾಪಿತವಾನ್,  
ಯಾಫೋನಗರಂ ಪ್ರತಿ ಲೋಕಾನ್ ಪ್ರಹಿತ್ಯ ಪಿತರನಾಮ್ನಾ ವಿಖ್ಯಾತಂ  
ಶಿಮೋನಮ್ ಆಹೂಯಯ; 14 ತತಸ್ತವ ತ್ವದೀಯಪರಿವಾರಾಣಾಂ

ಯೇನ ಪರಿತ್ರಾಣಂ ಭವಿಷ್ಯತಿ ತತ್ ಸ ಉಪದೇಕ್ಷ್ಯತಿ | 15 ಅಹಂ  
ತಾಂ ಕಥಾಮುತ್ಥಾಪ್ಯ ಕಥಿತವಾನ್ ತೇನ ಪ್ರಥಮಮ್ ಅಸ್ಮಾಕಮ್  
ಉಪರಿ ಯಥಾ ಪವಿತ್ರ ಆತ್ಮಾವರೂಢವಾನ್ ತಥಾ ತೇಷಾಮಪ್ಯುಪರಿ  
ಸಮವರೂಢವಾನ್ | 16 ತೇನ ಯೋಹನ್ ಜಲೇ ಮಜ್ಜಿತವಾನ್  
ಇತಿ ಸತ್ಯಂ ಕಿನ್ನು ಯೂಯಂ ಪವಿತ್ರ ಆತ್ಮನಿ ಮಜ್ಜಿತಾ ಭವಿಷ್ಯಥ, ಇತಿ  
ಯದ್ವಾಕ್ಯಂ ಪ್ರಭುರುದಿತವಾನ್ ತತ್ ತದಾ ಮಯಾ ಸ್ಮೃತಮ್ | 17 ಅತಃ  
ಪ್ರಭಾ ಯೀಶುಖ್ರೀಷ್ಟೇ ಪ್ರತ್ಯಯಕಾರಿಣೋ ಯೇ ವಯಮ್ ಅಸ್ಮಭ್ಯಮ್  
ಈಶ್ವರೋ ಯದ್ ದತ್ತವಾನ್ ತತ್ ತೇಭ್ಯೋ ಲೋಕೇಭ್ಯೋಪಿ  
ದತ್ತವಾನ್ ತತಃ ಕೋಹಂ? ಕಿಮಹಮ್ ಈಶ್ವರಂ ವಾರಯಿತುಂ  
ಶಕ್ನೋಮಿ? 18 ಕಥಾಮೇತಾಂ ಶ್ರುವಾ ತೇ ಕ್ಷಾನ್ತಾ ಈಶ್ವರಸ್ಯ ಗುಣಾನ್  
ಅನುಕೀರ್ತೃ ಕಥಿತವನ್ತಃ, ತರ್ಹಿ ಪರಮಾಯುಃಪ್ರಾಪ್ತಿನಿಮಿತ್ತಮ್  
ಈಶ್ವರೋನ್ಯದೇಶೀಯಲೋಕೇಭ್ಯೋಪಿ ಮನಃಪರಿವರ್ತನರೂಪಂ  
ದಾನಮ್ ಅದಾತ್ | 19 ಸ್ತಿಘಾನಂ ಪ್ರತಿ ಉಪದ್ರವೇ ಘಟಿತೇ ಯೇ  
ವಿಕೀರ್ಣಾ ಅಭವನ್ ತೈ ಪೈನೀಕೀಕುಪ್ರಾನ್ತಿಯಖಿಯಾಸು ಭ್ರಮಿತ್ವಾ  
ಕೇವಲಯಿಹೂದಿಯಲೋಕಾನ್ ವಿನಾ ಕಸ್ಯಾಪ್ಯನ್ಯಸ್ಯ ಸಮೀಪ ಈಶ್ವರಸ್ಯ  
ಕಥಾಂ ನ ಪ್ರಾಚಾರಯನ್ | 20 ಅಪರಂ ತೇಷಾಂ ಕುಪ್ರೀಯಾಃ  
ಕುರೀನೀಯಾಶ್ಚ ಕಿಯನ್ನೋ ಜನಾ ಆನ್ತಿಯಖಿಯಾನಗರಂ ಗತ್ವಾ  
ಯೂನಾನೀಯಲೋಕಾನಾಂ ಸಮೀಪೇಪಿ ಪ್ರಭೋರ್ಯೀಶೋಃ ಕಥಾಂ  
ಪ್ರಾಚಾರಯನ್ | 21 ಪ್ರಭೋಃ ಕರಸ್ತೇಷಾಂ ಸಹಾಯ ಆಸೀತ್  
ತಸ್ಮಾದ್ ಅನೇಕೇ ಲೋಕಾ ವಿಶ್ವಸ್ಯ ಪ್ರಭುಂ ಪ್ರತಿ ಪರಾವರ್ತೃನ್ |  
22 ಇತಿ ವಾರ್ತಾಯಾಂ ಯಿರೂಶಾಲಮಸ್ಥಮಣ್ಡಲೀಯಲೋಕಾನಾಂ  
ಕರ್ಣಗೋಚರೀಭೂತಾಯಾಮ್ ಆನ್ತಿಯಖಿಯಾನಗರಂ ಗನ್ನು ತೇ  
ಬರ್ಣಬ್ಬಾಂ ಪ್ರೈರಯನ್ | 23 ತತೋ ಬರ್ಣಬ್ಬಾಸ್ತತ್ರ ಉಪಸ್ಥಿತಃ  
ಸನ್ ಈಶ್ವರಸ್ಯಾನುಗ್ರಹಸ್ಯ ಫಲಂ ದೃಷ್ಟ್ವಾ ಸಾನನ್ನೋ ಜಾತಃ, 24 ಸ  
ಸ್ವಯಂ ಸಾಧು ವಿಶ್ವಾಸೇನ ಪವಿತ್ರೇಣಾತ್ಮನಾ ಚ ಪರಿಪೂರ್ಣಃ ಸನ್  
ಗನೋನಿಷ್ಠಯಾ ಪ್ರಭಾವಾಸ್ಥಾಂ ಕರ್ತುಂ ಸರ್ವಾನ್ ಉಪದಿಷ್ಟವಾನ್  
ತೇನ ಪ್ರಭೋಃ ಶಿಷ್ಯಾ ಅನೇಕೇ ಬಭೂವುಃ | 25 ಶೇಷೇ  
ಶೌಲಂ ಮೃಗಯಿತುಂ ಬರ್ಣಬ್ಬಾಸ್ತರ್ಷನಗರಂ ಪ್ರಸ್ಥಿತವಾನ್ | ತತ್ರ  
ತಸ್ಮೋದ್ದೇಶಂ ಪ್ರಾಪ್ಯ ತಮ್ ಆನ್ತಿಯಖಿಯಾನಗರಮ್ ಆನಯತ್; 26

ತತಸ್ತೌ ಮಣ್ಣಲೀಸ್ಥಲೋಕೈಃ ಸಭಾಂ ಕೃತ್ವಾ ಸಂವತ್ಸರಮೇಕಂ ಯಾವದ್  
 ಬಹುಲೋಕಾನ್ ಉಪಾದಿಶತಾಂ; ತಸ್ಮಿನ್ ಆನ್ತಿಯಖಿಯಾನಗರೇ  
 ಶಿಷ್ಯಾಃ ಪ್ರಥಮಂ ಖ್ರೀಷ್ಟೀಯನಾಮ್ನಾ ವಿಖ್ಯಾತಾ ಅಭವನ್ | 27 ತತಃ  
 ಪರಂ ಭವಿಷ್ಯದ್ವಾದಿಗಣೇ ಯಿರೂಶಾಲಮ ಆನ್ತಿಯಖಿಯಾನಗರಮ್  
 ಆಗತೇ ಸತಿ 28 ಆಗಾಬನಾಮಾ ತೇಷಾಮೇಕ ಉತ್ಥಾಯ ಆತ್ಮನಃ  
 ಶಿಕ್ಷಯಾ ಸರ್ವದೇಶೇ ದುರ್ಭಿಕ್ಷಂ ಭವಿಷ್ಯತೀತಿ ಜ್ಞಾಪಿತವಾನ್; ತತಃ  
 ಕ್ಲಾದಿಯಕೈಸರಸ್ಯಾಧಿಕಾರೇ ಸತಿ ತತ್ ಪ್ರತ್ಯಕ್ಷಮ್ ಅಭವತ್ | 29 ತಸ್ಮಾತ್  
 ಶಿಷ್ಯಾ ಏಕೈಕಶಃ ಸ್ವಸ್ವಶಕ್ತನುಸಾರತೋ ಯಿಹೂದೀಯದೇಶನಿವಾಸಿನಾಂ  
 ಭ್ರತ್ಯಣಾಂ ದಿನಯಾಪನಾರ್ಥಂ ಧನಂ ಪ್ರೇಷಯಿತುಂ ನಿಶ್ಚಿತ್ಯ 30  
 ಬರ್ಣಬಾಶ್ಪಾಲಯೋ ದ್ವಾರಾ ಪ್ರಾಚೀನಲೋಕಾನಾಂ ಸಮೀಪಂ ತತ್  
 ಪ್ರೇಷಿತವನ್ತಃ |

**12** ತಸ್ಮಿನ್ ಸಮಯೇ ಹೇರೋದ್‌ರಾಜೋ ಮಣ್ಣಲ್ಯಾಃ  
 ಕಿಯಜ್ಜನೇಭ್ಯೋ ದುಃಖಂ ದಾತುಂ ಪ್ರಾರಭತ್ | 2 ವಿಶೇಷತೋ  
 ಯೋಹನಃ ಸೋದರಂ ಯಾಕೂಬಂ ಕರವಾಲಾಘಾತೇನ್  
 ಹತವಾನ್ | 3 ತಸ್ಮಾದ್ ಯಿಹೂದೀಯಾಃ ಸನ್ತುಷ್ಟಾ ಅಭವನ್ ಇತಿ  
 ವಿಜ್ಞಾಯ ಸ ಪಿತರಮಪಿ ಧರ್ತುಂ ಗತವಾನ್ | 4 ತದಾ  
 ಕಿಣ್ವಶೂನ್ಯಪೂಪೋತ್ಸವಸಮಯ ಉಪಾತಿಷ್ಠತ್; ಅತ ಉತ್ಸವೇ ಗತೇ  
 ಸತಿ ಲೋಕಾನಾಂ ಸಮಕ್ಷಂ ತಂ ಬಹಿರಾನೇಯ್ಯಾಮೀತಿ ಮನಸಿ  
 ಸ್ಥಿರೀಕೃತ್ಯ ಸ ತಂ ಧಾರಯಿತ್ವಾ ರಕ್ಷಾರ್ಥಮ್ ಯೇಷಾಮ್ ಏಕೈಕಸಂಘೇ  
 ಚತ್ವಾರೋ ಜನಾಃ ಸನ್ತಿ ತೇಷಾಂ ಚತುರ್ಣಾಂ ರಕ್ಷಕಸಂಘಾನಾಂ  
 ಸಮೀಪೇ ತಂ ಸಮರ್ಪ್ಯ ಕಾರಾಯಾಂ ಸ್ಥಾಪಿತವಾನ್ | 5 ಕಿನ್ತುಂ  
 ಪಿತರಸ್ಯ ಕಾರಾಸ್ಥಿತಿಕಾರಣಾತ್ ಮಣ್ಣಲ್ಯಾ ಲೋಕಾ ಅವಿಶ್ರಾಮಮ್  
 ಈಶ್ವರಸ್ಯ ಸಮೀಪೇ ಪ್ರಾರ್ಥಯನ್ತ | 6 ಅನನ್ತರಂ ಹೇರೋದಿ ತಂ  
 ಬಹಿರಾನಾಯಿತುಂ ಉದ್ಯತೇ ಸತಿ ತಸ್ಯಾಂ ರಾತ್ರೌ ಪಿತರೋ  
 ರಕ್ಷಕದ್ವಯಮಧ್ಯಸ್ಥಾನೇ ಶೃಜ್ಜಲದ್ವಯೇನ ಬದ್ಧಃ ಸನ್ ನಿದ್ರಿತ  
 ಆಸೀತ್, ದೌವಾರಿಕಾಶ್ಚ ಕಾರಾಯಾಃ ಸಮ್ಮುಖೇ ತಿಷ್ಠನತೋ ದ್ವಾರಮ್  
 ಅರಕ್ಷಿಷುಃ | 7 ಏತಸ್ಮಿನ್ ಸಮಯೇ ಪರಮೇಶ್ವರಸ್ಯ ದೂತೇ  
 ಸಮುಪಸ್ಥಿತೇ ಕಾರಾ ದೀಪ್ತಿಮತೀ ಜಾತಾ; ತತಃ ಸ ದೂತಃ ಪಿತರಸ್ಯ  
 ಕುಕ್ಷಾವಾವಾತಂ ಕೃತ್ವಾ ತಂ ಜಾಗರಯಿತ್ವಾ ಭಾಷಿತವಾನ್

ತೂರ್ಣಮುಕ್ತಿಷ್ಠಃ ತತಸ್ತಸ್ಯ ಹಸ್ತಸ್ಥಶೃಜ್ಜಲದ್ವಯಂ ಗಲತ್ ಪತಿತಂ | 8 ಸ  
 ದೂತಸ್ತಮವದತ್, ಬದ್ಧಕಟಿಃ ಸನ್ ಪಾದಯೋಃ ಪಾದುಕೇ ಅರ್ಪಯಃ;  
 ತೇನ ತಥಾ ಕೃತೇ ಸತಿ ದೂತಸ್ತಮ್ ಉಕ್ತವಾನ್ ಗಾತ್ರೀಯವಸ್ತ್ರಂ ಗಾತ್ರೇ  
 ನಿಧಾಯ ಮಮ ಪಶ್ಚಾದ್ ಏಹಿ | 9 ತತಃ ಪಿತರಸ್ತಸ್ಯ ಪಶ್ಚಾದ್ ವ್ರಜನ  
 ಬಹಿರಗಚ್ಛತ್, ಕಿನ್ನು ದೂತೇನ ಕರ್ಮೈತತ್ ಕೃತಮಿತಿ ಸತ್ಯಮಜ್ಞಾತ್ವಾ  
 ಸ್ವಪ್ನದರ್ಶನಂ ಜ್ಞಾತವಾನ್ | 10 ಇತ್ಥಂ ತೌ ಪ್ರಥಮಾಂ ದ್ವಿತೀಯಾಂ  
 ಕಾರಾಂ ಲಜ್ಞಿತ್ವಾ ಯೇನ ಲೌಹನಿರ್ಮಿತದ್ವಾರೇಣ ನಗರಂ ಗಮ್ಯತೇ  
 ತತ್ಸಮೀಪಂ ಪ್ರಾಪ್ನುತಾಂ; ತತಸ್ತಸ್ಯ ಕವಾಟಂ ಸ್ವಯಂ ಮುಕ್ತಮಭವತ್  
 ತತಸ್ತೌ ತತ್ಸಾನಾದ್ ಬಹಿ ಭೂತಾ ಮಾಗೈಕಸ್ಯ ಸೀಮಾಂ ಯಾವದ್  
 ಗತೌ; ತತೋಽಕಸ್ಮಾತ್ ಸ ದೂತಃ ಪಿತರಂ ತ್ಯಕ್ತವಾನ್ | 11  
 ತದಾ ಸ ಚೇತನಾಂ ಪ್ರಾಪ್ಯ ಕಥಿತವಾನ್ ನಿಜದೂತಂ ಪ್ರಹಿತ್ಯ  
 ಪರಮೇಶ್ವರೋ ಹೇರೋದೋ ಹಸ್ತಾದ್ ಯಿಹೂದೀಯಲೋಕಾನಾಂ  
 ಸರ್ವಾಶಾಯಾಶ್ಚ ಮಾಂ ಸಮುದ್ಧೃತವಾನ್ ಇತ್ಯಹಂ ನಿಶ್ಚಯಂ  
 ಜ್ಞಾತವಾನ್ | 12 ಸ ವಿವಿಚ್ಯ ಮಾರ್ಕನಾಮ್ರಾ ವಿಖ್ಯಾತಸ್ಯ ಯೋಹನೋ  
 ಮಾತು ಮರ್ಠಿಯಮೋ ಯಸ್ಮಿನ್ ಗೃಹೇ ಬಹವಃ ಸಮ್ಭೂಯ  
 ಪ್ರಾರ್ಥಯಂತ ತನ್ನಿವೇಶನಂ ಗತಃ | 13 ಪಿತರೇಣ ಬಹಿದ್ವಾರ ಆಹತೇ  
 ಸತಿ ರೋದಾನಾಮಾ ಬಾಲಿಕಾ ದ್ರಷ್ಟುಂ ಗತಾ | 14 ತತಃ ಪಿತರಸ್ಯ ಸ್ವರಂ  
 ಶ್ರುವಾ ಸಾ ಹರ್ಷಯುಕ್ತಾ ಸತೀ ದ್ವಾರಂ ನ ಮೋಚಯಿತ್ವಾ ಪಿತರೋ  
 ದ್ವಾರೇ ತಿಷ್ಠತೀತಿ ವಾರ್ತಾಂ ವಕ್ತುಮ್ ಅಭ್ಯನ್ತರಂ ಧಾವಿತ್ವಾ  
 ಗತವತೀ | 15 ತೇ ಪ್ರಾವೋಚನ್ ತ್ವಮುನ್ಮತ್ತಾ ಜಾತಾಸಿ ಕಿನ್ನು ಸಾ  
 ಮುಹುರ್ಮುಹುರುಕ್ತವತೀ ಸತ್ಯಮೇವೈತತ್ | 16 ತದಾ ತೇ  
 ಕಥಿತವನ್ತಸ್ತರ್ಹಿ ತಸ್ಯ ದೂತೋ ಭವೇತ್ | 17 ಪಿತರೋ  
 ದ್ವಾರಮಾಹತವಾನ್ ಏತಸ್ಮಿನ್ನನ್ತರೇ ದ್ವಾರಂ ಮೋಚಯಿತ್ವಾ ಪಿತರಂ  
 ದೃಷ್ಟ್ವಾ ವಿಸ್ಮಯಂ ಪ್ರಾಪ್ತಾಃ | 18 ತತಃ ಪಿತರೋ ನಿಃಶಬ್ದಂ  
 ಸ್ಥಾತುಂ ತಾನ್ ಪ್ರತಿ ಹಸ್ತೇನ ಸಂಜ್ಞೇತಂ ಕೃತ್ವಾ ಪರಮೇಶ್ವರೋ  
 ಯೇನ ಪ್ರಕಾರೇಣ ತಂ ಕಾರಾಯಾ ಉದ್ಧೃತ್ಯಾನೀತವಾನ್ ತಸ್ಯ  
 ವೃತ್ತಾಂತಂ ತಾನಜ್ಞಾಪಯತ್, ಯೂಯಂ ಗತ್ವಾ ಯಾಕುಬಂ  
 ಭ್ರಾತೃಗಣಿಷ್ಠಾ ವಾರ್ತಾಮೇತಾಂ ವದತೇತ್ಯುಕ್ತಾ ಸ್ಥಾನಾನ್ತರಂ  
 ಪ್ರಸಿತವಾನ್ | 19 ಪ್ರಭಾತೇ ಸತಿ ಪಿತರಃ ಕ್ಷ ಗತ ಇತ್ಯತ್ರ ರಕ್ಷಕಾಣಾಂ

ಮಧ್ಯೇ ಮಹಾನ್ ಕಲಹೋ ಜಾತಃ | 20 ಹೇರೋದ್ ಬಹು  
ಮೃಗಯಿತ್ವಾ ತಸ್ಯೋದ್ದೇಶೇ ನ ಪ್ರಾಪ್ತೇ ಸತಿ ರಕ್ಷಕಾನ್ ಸಂಪೃಚ್ಛ್ಯ  
ತೇಷಾಂ ಪ್ರಾಣಾನ್ ಹನ್ತುಮ್ ಆದಿಷ್ಟವಾನ್ | 21 ಪಶ್ಚಾತ್ ಸ  
ಯಿಹೂದೀಯಪ್ರದೇಶಾತ್ ಕೈಸರಿಯಾನಗರಂ ಗತ್ವಾ ತತ್ರಾವಾತಿಷ್ಠತ್ |  
22 ಸೋರಸೀದೋನದೇಶಯೋ ಲೋಕೇಭ್ಯೋ ಹೇರೋದಿ  
ಯುಯುತ್ಸೌ ಸತಿ ತೇ ಸರ್ವ್ಫ ಏಕಮನ್ತ್ರಣಾಃ ಸನ್ತಸ್ತಸ್ಯ ಸಮೀಪ  
ಉಪಸ್ಥಾಯ ಲ್ವಸ್ತನಾಮಾನಂ ತಸ್ಯ ವಸ್ತ್ರಗೃಹಾಧೀಶಂ ಸಹಾಯಂ  
ಕೃತ್ವಾ ಹೇರೋದಾ ಸಾರ್ಧಂ ಸನ್ಧಿಂ ಪ್ರಾರ್ಥಯನ್ತ ಯತಸ್ತಸ್ಯ ರಾಜ್ಞೋ  
ದೇಶೇನ ತೇಷಾಂ ದೇಶೀಯಾನಾಂ ಭರಣಮ್ ಅಭವತ್ | 23 ಅತಃ  
ಕುತ್ರಚಿನ್ ನಿರುಪಿತದಿನೇ ಹೇರೋದ್ ರಾಜಕೀಯಂ ಪರಿಚ್ಛದಂ  
ಪರಿಧಾಯ ಸಿಂಹಾಸನೇ ಸಮುಪವಿಶ್ಯ ತಾನ್ ಪ್ರತಿ ಕಥಾಮ್  
ಉಕ್ತವಾನ್ | 24 ತತೋ ಲೋಕಾ ಉಚ್ಛ್ರೇಷ್ಠಾಕಾರಂ ಪ್ರತ್ಯವದನ್, ಏಷ  
ಮನುಜರವೋ ನ ಹಿ, ಈಶ್ವರೀಯರವಃ | 25 ತದಾ ಹೇರೋದ್  
ಈಶ್ವರಸ್ಯ ಸಮಾನಂ ನಾಕರೋತ್; ತಸ್ಮಾದ್ಧೇತೋಃ ಪರಮೇಶ್ವರಸ್ಯ  
ದೂತೋ ಹರಾತ್ ತಂ ಪ್ರಾಹರತ್ ತೇನೈವ ಸ ಕೀರ್ಟ್ತಿಃ ಕ್ಷೀಣಃ  
ಸನ್ ಪ್ರಾಣಾನ್ ಅಜಹಾತ್ | ಕಿನ್ವೀಶ್ವರಸ್ಯ ಕಥಾ ದೇಶಂ  
ವ್ಯಾಪ್ಯ ಪ್ರಬಲಾಭವತ್ | ತತಃ ಪರಂ ಬರ್ಣಬ್ಬಾಶೌಲೌ ಯಸ್ಯ  
ಕರ್ಮಣೋ ಭಾರಂ ಪ್ರಾಪ್ನುತಾಂ ತಾಭ್ಯಾಂ ತಸ್ಮಿನ್ ಸಮ್ಪಾದಿತೇ ಸತಿ  
ಮಾರ್ಕನಾಮ್ನಾ ವಿಖ್ಯಾತೋ ಯೋ ಯೋಹನ್ ತಂ ಸಜ್ಜಿನಂ ಕೃತ್ವಾ  
ಯಿರೂಶಾಲಮ್ಮಗರಾತ್ ಪ್ರತ್ಯಾಗತೌ |

**13** ಅಪರಣ್ಣ ಬರ್ಣಬ್ಬಾಃ, ಶಿಮೋನ್ ಯಂ ನಿಗ್ರಂ ವದನ್ತಿ,  
ಕುರೀನೀಯಲೂಕಿಯೋ ಹೇರೋದಾ ರಾಜ್ಞಾ ಸಹ ಕೃತವಿದ್ಯಾಭ್ಯಾಸೋ  
ಮಿನಹೇಮ್, ಶೌಲಶ್ಚೈತೇ ಯೇ ಕಿಯನ್ನೋ ಜನಾ ಭವಿಷ್ಯದ್ವಾದಿನ  
ಉಪದೇಷ್ಣಾರಶ್ವಾನ್ತಿಯಖಿಯಾನಗರಸ್ಥಮಣ್ಣಲ್ಯಾಮ್ ಆಸನ್, 2 ತೇ  
ಯದೋಪವಾಸಂ ಕೃತ್ವೇಶ್ವರಮ್ ಅಸೇವನ್ತ ತಸ್ಮಿನ್ ಸಮಯೇ ಪವಿತ್ರ  
ಆತ್ಮಾ ಕಥಿತವಾನ್ ಅಹಂ ಯಸ್ಮಿನ್ ಕರ್ಮಣಿ ಬರ್ಣಬ್ಬಾಶೈಲೌ  
ನಿಯುಕ್ತವಾನ್ ತತ್ಕರ್ಮ ಕರ್ತುಂ ತೌ ಪೃಥಕ್ ಕುರುತ | 3  
ತತಸ್ತೈರುಪವಾಸಪ್ರಾರ್ಥನಯೋಃ ಕೃತಯೋಃ ಸತೋಸ್ತೇ ತಯೋ  
ರ್ಗಾತ್ರಯೋ ಹಸ್ತಾರ್ಪಣಂ ಕೃತ್ವಾ ತೌ ವ್ಯಸೃಜನ್ | 4 ತತಃ ಪರಂ ತೌ

ಪವಿತ್ರೇಣಾತ್ಮನಾ ಪ್ರೇರಿತೌ ಸನ್ತೌ ಸಿಲೂಕಿಯಾನಗರಮ್ ಉಪಸ್ಥಾಯ  
 ಸಮುದ್ರಪಥೇನ ಕುಪ್ರೋಪದ್ವೀಪಮ್ ಅಗಚ್ಛತಾಂ | 5 ತತಃ  
 ಸಾಲಾಮೀನಗರಮ್ ಉಪಸ್ಥಾಯ ತತ್ರ ಯಿಹೂದೀಯಾನಾಂ  
 ಭಜನಭವನಾನಿ ಗತ್ತೇಶ್ವರಸ್ಯ ಕಥಾಂ ಪ್ರಾಚಾರಯತಾಂ; ಯೋಹನಪಿ  
 ತತ್ಸಹಚರೋಽಭವತ್ | 6 ಇತ್ಥಂ ತೇ ತಸ್ಯೋಪದ್ವೀಪಸ್ಯ ಸರ್ವತ್ರ  
 ಭ್ರಮಂತಃ ಪಾಫನಗರಮ್ ಉಪಸ್ಥಿತಾಃ; ತತ್ರ ಸುವಿವೇಚಕೇನ  
 ಸರ್ಜಿಯಪೌಲನಾಮ್ನಾ ತದ್ದೇಶಾಧಿಪತಿನಾ ಸಹ ಭವಿಷ್ಯದ್ವಾದಿನೋ  
 ವೇಶಧಾರೀ ಬರ್ಯೇಶುನಾಮಾ ಯೋ ಮಾಯಾವೀ ಯಿಹೂದೀ  
 ಆಸೀತ್ ತಂ ಸಾಕ್ಷಾತ್ ಪ್ರಾಪ್ತವತಃ | 7 ತದ್ದೇಶಾಧಿಪ ಈಶ್ವರಸ್ಯ ಕಥಾಂ  
 ಶ್ರೋತುಂ ವಾಚ್ಯನ್ ಪೌಲಬರ್ಣಬೌ ನ್ಯಮನ್ತ್ರಯತ್ | 8 ಕಿನ್ವಿಲ್ವಮಾ  
 ಯಂ ಮಾಯಾವಿನಂ ವದನ್ವಿ ಸ ದೇಶಾಧಿಪತಿಂ ಧರ್ಮಮಾರ್ಗಾದ್  
 ಬಹಿರ್ಭೂತಂ ಕರ್ತುಮ್ ಅಯತತ | 9 ತಸ್ಮಾತ್ ಶೋಲೋಽರ್ಥಾತ್  
 ಪೌಲಃ ಪವಿತ್ರೇಣಾತ್ಮನಾ ಪರಿಪೂರ್ಣಃ ಸನ್ ತಂ ಮಾಯಾವಿನಂ  
 ಪ್ರತ್ಯನನ್ಯದೃಷ್ಟಿಂ ಕೃತ್ವಾಕಥಯತ್, 10 ಹೇ ನರಕಿನ್ ಧರ್ಮದ್ವೇಷಿನ್  
 ಕೌಟಿಲ್ಯದೃಷ್ಟಿಮ್ ಪರಿಪೂರ್ಣ, ತ್ವಂ ಕಿಂ ಪ್ರಭೋಃ ಸತ್ಯಪಥಸ್ಯ  
 ವಿಪರ್ಯಯಕರಣಾತ್ ಕದಾಪಿ ನ ನಿವರ್ತಿಷ್ಯಸೇ? 11 ಅಧುನಾ  
 ಪರಮೇಶ್ವರಸ್ತವ ಸಮುಚಿತಂ ಕರಿಷ್ಯತಿ ತೇನ ಕತಿಪಯದಿನಾನಿ ತ್ವಮ್  
 ಅನ್ಠಃ ಸನ್ ಸೂರ್ಯಮಪಿ ನ ದ್ರಕ್ಷ್ಯಸಿ | ತತ್ಕ್ಷಣಾದ್ ರಾತ್ರಿವದ್  
 ಅನ್ಧಕಾರಸ್ತಸ್ಯ ದೃಷ್ಟಿಮ್ ಆಚ್ಛಾದಿತವಾನ್; ತಸ್ಮಾತ್ ತಸ್ಯ  
 ಹಸ್ತಂ ಧರ್ತುಂ ಸ ಲೋಕಮನ್ವಿಚ್ಛನ್ ಇತಸ್ತತೋ ಭ್ರಮಣಂ  
 ಕೃತವಾನ್ | 12 ಏನಾಂ ಘಟನಾಂ ದೃಷ್ಟ್ವಾ ಸ ದೇಶಾಧಿಪತಿಃ  
 ಪ್ರಭೂಪದೇಶಾದ್ ವಿಸ್ಮಿತ್ಯ ವಿಶ್ವಾಸಂ ಕೃತವಾನ್ | 13 ತದನನ್ತರಂ  
 ಪೌಲಸ್ತತ್ಸಜ್ಜಿನೌ ಚ ಪಾಫನಗರಾತ್ ಪ್ರೋತಂ ಚಾಲಯಿತ್ವಾ  
 ಪಮ್ಪುಲಿಯಾದೇಶಸ್ಯ ಪರ್ಗೀನಗರಮ್ ಅಗಚ್ಛನ್ ಕಿನ್ತು ಯೋಹನ್  
 ತಯೋಃ ಸಮೀಪಾದ್ ಏತ್ಯ ಯಿರೂಶಾಲಮಂ ಪ್ರತ್ಯಾಗಚ್ಛತ್ | 14  
 ಪಶ್ಚಾತ್ ತೌ ಪರ್ಗೀತೋ ಯಾತ್ರಾಂ ಕೃತ್ವಾ ಪಿಸಿದಿಯಾದೇಶಸ್ಯ  
 ಆನ್ತಿಯಖಿಯಾನಗರಮ್ ಉಪಸ್ಥಾಯ ವಿಶ್ರಾಮವಾರೇ ಭಜನಭವನಂ  
 ಪ್ರವಿಶ್ಯ ಸಮುಪಾವಿಶತಾಂ | 15 ವ್ಯವಸ್ಥಾಭವಿಷ್ಯದ್ವಾಕೃಯೋಃ  
 ಪತಿತಯೋಃ ಸತೋ ಹೇ ಭ್ರಾತರೌ ಲೋಕಾನ್ ಪ್ರತಿ ಯುವಯೋಃ

ಕಾಚಿದ್ ಉಪದೇಶಕಥಾ ಯದ್ಯಸ್ತಿ ತರ್ಹಿ ತಾಂ ವದತಂ ತೌ ಪ್ರತಿ ತಸ್ಯ  
 ಭಜನಭವನಸ್ಯಾಧಿಪತಯಃ ಕಥಾಮ್ ಏತಾಂ ಕಥಯಿತ್ವಾ  
 ಪ್ರೈಷಯನ್ | 16 ಅತಃ ಪೌಲ ಉತ್ತಿಷ್ಠನ್ ಹಸ್ತೇನ ಸಂಜ್ಞೇತಂ  
 ಕುರ್ವನ್ ಕಥಿತವಾನ್ ಹೇ ಇಸ್ರಾಯೇಲೀಯಮನುಷ್ಯಾ  
 ಈಶ್ವರಪರಾಯಣಾಃ ಸರ್ವೇ ಲೋಕಾ ಯೂಯಮ್ ಅವಧದ್ಧಂ | 17  
 ಏತೇಷಾಮಿಸ್ರಾಯೇಲೋಕಾನಾಮ್ ಈಶ್ವರೋಽಸ್ಮಾಕಂ  
 ಪೂರ್ವಪರುಷಾನ್ ಮನೋನೀತಾನ್ ಕತ್ವಾ ಗೃಹೀತವಾನ್ ತತೋ  
 ಮಿಸರಿ ದೇಶೇ ಪ್ರವಸನಕಾಲೇ ತೇಷಾಮುನ್ನತಿಂ ಕೃತ್ವಾ ತಸ್ಮಾತ್  
 ಸ್ವೀಯಬಾಹುಬಲೇನ ತಾನ್ ಬಹಿಃ ಕೃತ್ವಾ ಸಮಾನಯತ್ | 18  
 ಚತ್ವಾರಿಂಶದ್ವತ್ಸರಾನ್ ಯಾವಚ್ಚ ಮಹಾಪ್ರಾನ್ತರೇ ತೇಷಾಂ ಭರಣಂ  
 ಕೃತ್ವಾ 19 ಕಿನಾನ್ವೇಶಾನ್ತರ್ವರ್ತೀಣಿ ಸಪ್ತರಾಜ್ಯಾನಿ ನಾಶಯಿತ್ವಾ  
 ಗುಟಿಕಾಪಾತೇನ ತೇಷು ಸರ್ವದೇಶೇಷು ತೇಭ್ಯೋಽಧಿಕಾರಂ  
 ದತ್ತವಾನ್ | 20 ಪಞ್ಚಶದಧಿಕಚತುಃಶತೇಷು ವತ್ಸರೇಷು ಗತೇಷು ಚ  
 ಶಿಮೂಯೇಲ್ಭವಿಷ್ಯದ್ವಾದಿಪರ್ಯಂತಂ ತೇಷಾಮುಪರಿ ವಿಚಾರಯಿತ್ಯನ್  
 ನಿಯುಕ್ತವಾನ್ | 21 ತೈಶ್ಚ ರಾಜ್ಞಿ ಪ್ರಾರ್ಥಿತೇ, ಈಶ್ವರೋ ಬಿನ್ಯಾಮೀನೋ  
 ವಂಶಜಾತಸ್ಯ ಕೀಶಃ ಪುತ್ರಂ ಶೌಲಂ ಚತ್ವಾರಿಂಶದ್ವರ್ಷಪರ್ಯಂತಂ  
 ತೇಷಾಮುಪರಿ ರಾಜಾನಂ ಕೃತವಾನ್ | 22 ಪಶ್ಚಾತ್ ತಂ ಪದಚ್ಯುತಂ  
 ಕೃತ್ವಾ ಯೋ ಮದಿಷ್ಟಕ್ರಿಯಾಃ ಸರ್ವಾಃ ಕರಿಷ್ಯತಿ ತಾದೃಶಂ ಮಮ  
 ಮನೋಭಿಮತಮ್ ಏಕಂ ಜನಂ ಯಿಶಯಃ ಪುತ್ರಂ ದಾಯೂದಂ  
 ಪ್ರಾಪ್ತವಾನ್ ಇದಂ ಪ್ರಮಾಣಂ ಯಸ್ಮಿನ್ ದಾಯೂದಿ ಸ ದತ್ತವಾನ್ ತಂ  
 ದಾಯೂದಂ ತೇಷಾಮುಪರಿ ರಾಜತ್ವಂ ಕರ್ತುಮ್ ಉತ್ಪಾದಿತವಾನ |  
 23 ತಸ್ಯ ಸ್ವಪ್ರತಿಶ್ರುತಸ್ಯ ವಾಕ್ಯಸ್ಯಾನುಸಾರೇಣ ಇಸ್ರಾಯೇಲೋಕಾನಾಂ  
 ನಿಮಿತ್ತಂ ತೇಷಾಂ ಮನುಷ್ಯಾಣಾಂ ವಂಶಾದ್ ಈಶ್ವರ ಏಕಂ ಯೀಶುಂ  
 (ತ್ರಾತಾರಮ್) ಉದಪಾದಯತ್ | 24 ತಸ್ಯ ಪ್ರಕಾಶನಾತ್  
 ಪೂರ್ವಂ ಯೋಹನ್ ಇಸ್ರಾಯೇಲೋಕಾನಾಂ ಸನ್ನಿಧೌ  
 ಮನಃಪರಾವರ್ತನರೂಪಂ ಮಜ್ಜನಂ ಪ್ರಾಚಾರಯತ್ | 25 ಯಸ್ಯ ಚ  
 ಕರ್ಮಣೋ ಭಾರಂ ಪ್ರಪ್ತವಾನ್ ಯೋಹನ್ ತನ್ ನಿಷ್ಪಾದಯನ್  
 ಏತಾಂ ಕಥಾಂ ಕಥಿತವಾನ್, ಯೂಯಂ ಮಾಂ ಕಂ ಜನಂ ಜಾನೀಥ?  
 ಅಹಮ್ ಅಭಿಷಿಕ್ತತ್ರಾತಾ ನಹಿ, ಕಿನ್ನು ಪಶ್ಯತ ಯಸ್ಯ ಪಾದಯೋಃ

ಪಾದುಕಯೋ ಬರ್ಢನೇ ಮೋಚಯಿತುಮಪಿ ಯೋಗ್ಯೋ ನ ಭವಾಮಿ  
 ತಾದೃಶ ಏಕೋ ಜನೋ ಮಮ ಪಶ್ಚಾದ್ ಉಪತಿಷ್ಠತಿ | 26 ಹೇ  
 ಇಬ್ರಾಹೀಮೋ ವಂಶಜಾತಾ ಭ್ರಾತರೋ ಹೇ ಈಶ್ವರಭೀತಾಃ  
 ಸರ್ವಲೋಕಾ ಯುಷ್ಮಾನ್ ಪ್ರತಿ ಪರಿತ್ರಾಣಸ್ಯ ಕಥ್ಯೆಷಾ ಪ್ರೇರಿತಾ | 27  
 ಯಿರೂಶಾಲಮ್ನಿವಾಸಿನಸ್ತೇಷಾಮ್ ಅಧಿಪತಯಶ್ಚ ತಸ್ಯ ಯೀಶೋಃ  
 ಪರಿಚಯಂ ನ ಪ್ರಾಪ್ಯ ಪ್ರತಿವಿಶ್ರಾಮವಾರಂ ಪಠ್ಯಮಾನಾನಾಂ  
 ಭವಿಷ್ಯದ್ವಾದಿಕಥಾನಾಮ್ ಅಭಿಪ್ರಾಯಮ್ ಅಬುದ್ಧ್ವಾ ಚ ತಸ್ಯ ವಧೇನ  
 ತಾಃ ಕಥಾಃ ಸಫಲಾ ಅಕುರ್ವನ್ | 28 ಪ್ರಾಣಹನನಸ್ಯ ಕಮಪಿ  
 ಹೇತುಮ್ ಅಪ್ರಾಪ್ಯಾಪಿ ಪೀಲಾತಸ್ಯ ನಿಕಟೇ ತಸ್ಯ ವಧಂ ಪ್ರಾರ್ಥಯನ್ |  
 29 ತಸ್ಮಿನ್ ಯಾಃ ಕಥಾ ಲಿಖಿತಾಃ ಸಂತಿ ತದನುಸಾರೇಣ ಕರ್ಮ ಸಮ್ಬದ್ಯ  
 ತಂ ಕ್ರುಶಾದ್ ಅವತಾರ್ಯ ಶ್ಶಶಾನೇ ಶಾಯಿತವನ್ತಃ | 30 ಕಿನ್ವೀಶ್ವರಃ  
 ಶ್ಶಶಾನಾತ್ ತಮುದಸ್ಥಾಪಯತ್, 31 ಪುನಶ್ಚ ಗಾಲೀಲಪ್ರದೇಶಾದ್  
 ಯಿರೂಶಾಲಮನಗರಂ ತೇನ ಸಾರ್ಧಂ ಯೇ ಲೋಕಾ ಆಗಚ್ಛನ್  
 ಸ ಬಹುದಿನಾನಿ ತೇಭ್ಯೋ ದರ್ಶನಂ ದತ್ತವಾನ್, ಅತಸ್ತ  
 ಇದಾನೀಂ ಲೋಕಾನ್ ಪ್ರತಿ ತಸ್ಯ ಸಾಕ್ಷಿಣಃ ಸಂತಿ | 32 ಅಸ್ಮಾಕಂ  
 ಪೂರ್ವಪುರುಷಾಣಾಂ ಸಮಕ್ಷಮ್ ಈಶ್ವರೋ ಯಸ್ಮಿನ್  
 ಪ್ರತಿಜ್ಞಾತವಾನ್ ಯಥಾ, ತ್ವಂ ಮೇ ಪುತ್ರೋಸಿ ಚಾದ್ಯ ತ್ವಾಂ  
 ಸಮುತ್ಥಾಪಿತವಾನಹಮ್ | 33 ಇದಂ ಯದ್ವಚನಂ ದ್ವಿತೀಯಗೀತೇ  
 ಲಿಖಿತಮಾಸ್ತೇ ತದ್ ಯೀಶೋರುತ್ಥಾನೇನ ತೇಷಾಂ ಸನ್ಮಾನಾ ಯೇ  
 ವಯಮ್ ಅಸ್ಮಾಕಂ ಸನ್ನಿಧೌ ತೇನ ಪ್ರತ್ಯಕ್ಷೀ ಕೃತಂ, ಯುಷ್ಮಾನ್ ಇಮಂ  
 ಸುಸಂವಾದಂ ಜ್ಞಾಪಯಾಮಿ | 34 ಪರಮೇಶ್ವರೇಣ ಶ್ಶಶಾನಾದ್  
 ಉತ್ಥಾಪಿತಂ ತದೀಯಂ ಶರೀರಂ ಕದಾಪಿ ನ ಕ್ಷೇಷ್ಯತೇ, ಏತಸ್ಮಿನ್ ಸ  
 ಸ್ವಯಂ ಕಥಿತವಾನ್ ಯಥಾ ದಾಯೂದಂ ಪ್ರತಿ ಪ್ರತಿಜ್ಞಾತೋ ಯೋ  
 ವರಸ್ತಮಹಂ ತುಭ್ಯಂ ದಾಸ್ಯಾಮಿ | 35 ಏತದನ್ಯಸ್ಮಿನ್ ಗೀತೇಽಪಿ  
 ಕಥಿತವಾನ್ | ಸ್ವಕೀಯಂ ಪುಣ್ಯವನ್ತಂ ತ್ವಂ ಕ್ಷಯಿತುಂ ನ ಚ ದಾಸ್ಯಸಿ |  
 36 ದಾಯೂದಾ ಈಶ್ವರಾಭಿಮತಸೇವಾಯೈ ನಿಜಾಯುಷಿ ವ್ಯಯಿತೇ ಸತಿ  
 ಸ ಮಹಾನಿದ್ರಾಂ ಪ್ರಾಪ್ಯ ನಿಜೈಃ ಪೂರ್ವಪುರುಷೈಃ ಸಹ ಮಿಲಿತಃ ಸನ್  
 ಅಕ್ಷೀಯತಃ; 37 ಕಿನ್ತು ಯಮೀಶ್ವರಃ ಶ್ಶಶಾನಾದ್ ಉದಸ್ಥಾಪಯತ್ ಸ  
 ನಾಕ್ಷೀಯತ | 38 ಅತೋ ಹೇ ಭ್ರಾತರಃ, ಅನೇನ ಜನೇನ



ಪಾಪಮೋಚನಂ ಭವತೀತಿ ಯುಷ್ಮಾನ್ ಪ್ರತಿ ಪ್ರಚಾರಿತಮ್ ಆಸ್ಮೇ | 39  
 ಫಲತೋ ಮೂಸಾವ್ಯವಸ್ಥಯಾ ಯೂಯಂ ಯೇಭ್ಯೋ ದೋಷೇಭ್ಯೋ  
 ಮುಕ್ತಾ ಭವಿತುಂ ನ ಶಕ್ಯಥ ತೇಭ್ಯಃ ಸರ್ವದೋಷೇಭ್ಯ ಏತಸ್ಮಿನ್ ಜನೇ  
 ವಿಶ್ವಾಸಿನಃ ಸರ್ವೇ ಮುಕ್ತಾ ಭವಿಷ್ಯಂತೀತಿ ಯುಷ್ಮಾಭಿ ಜ್ಞಾಯತಾಂ | 40  
 ಅಪರಙ್ಗ | ಅವಜ್ಞಾಕಾರಿಣೋ ಲೋಕಾಶ್ಚಕ್ಷುರುನ್ಮಿಲ್ಯ ಪಶ್ಯತ |  
 ತಥೈವಾಸಮ್ಭವಂ ಜ್ಞಾತ್ವಾ ಸ್ಯಾತ ಯೂಯಂ ವಿಲಜ್ಜಿತಾಃ | ಯತೋ  
 ಯುಷ್ಮಾಸು ತಿಷ್ಠತ್ಸು ಕರಿಷ್ಯೇ ಕರ್ಮ ತಾದೃಶಂ | ಯೇನೈವ ತಸ್ಯ  
 ವೃತ್ತಾಂತೇ ಯುಷ್ಕಭ್ಯಂ ಕಥಿತೇಽಪಿ ಹಿ | ಯೂಯಂ ನ ತನ್ನು ವೃತ್ತಾಂತಂ  
 ಪ್ರತ್ಯೇಷ್ಯಥ ಕದಾಚನ | | 41 ಯೇಯಂ ಕಥಾ ಭವಿಷ್ಯದ್ವಾದಿನಾಂ  
 ಗ್ರನ್ಥೇಷು ಲಿಖಿತಾಸ್ತೇ ಸಾವಧಾನಾ ಭವತ ಸ ಕಥಾ ಯಥಾ ಯುಷ್ಮಾನ್  
 ಪ್ರತಿ ನ ಘಟತೇ | 42 ಯಿಹೂದೀಯಭಜನಭವನಾನ್  
 ನಿರ್ಗತಯೋಸ್ತಯೋ ಭಿನ್ನದೇಶೀಯೈ ವ್ಯಕ್ತಮಾಣಾ ಪ್ರಾರ್ಥನಾ  
 ಕೃತಾ, ಆಗಾಮಿನಿ ವಿಶ್ರಾಮವಾರೇಽಪಿ ಕಥೇಯಮ್ ಅಸ್ಮಾನ್ ಪ್ರತಿ  
 ಪ್ರಚಾರಿತಾ ಭವತ್ವಿತಿ | 43 ಸಭಾಯಾ ಭಜ್ಞೇ ಸತಿ ಬಹವೋ  
 ಯಿಹೂದೀಯಲೋಕಾ ಯಿಹೂದೀಯಮತಗ್ರಾಹಿಣೋ  
 ಭಕ್ತಲೋಕಾಶ್ಚ ಬರ್ಣಬ್ಬಾಪೌಲಯೋಃ ಪಶ್ಚಾದ್ ಆಗಚ್ಛನ್, ತೇನ ತೌ  
 ತೈಃ ಸಹ ನಾನಾಕಥಾಃ ಕಥಯಿತ್ವೇಶ್ವರಾನುಗ್ರಹಾಶ್ರಯೇ ಸ್ಥಾತುಂ ತಾನ್  
 ಪ್ರಾವರ್ತಯತಾಂ | 44 ಪರವಿಶ್ರಾಮವಾರೇ ನಗರಸ್ಯ ಪ್ರಾಯೇಣ  
 ಸರ್ವೇ ಲಾಕಾ ಈಶ್ವರೀಯಾಂ ಕಥಾಂ ಶ್ರೋತುಂ ಮಿಲಿತಾಃ, 45 ಕಿನ್ನು  
 ಯಿಹೂದೀಯಲೋಕಾ ಜನನಿವಹಂ ವಿಲೋಕ್ಯ ಈರ್ಷ್ಯಯಾ  
 ಪರಿಪೂರ್ಣಾಃ ಸನ್ನೋ ವಿಪರೀತಕಥಾಕಥನೇನೇಶ್ವರನಿನ್ನಯಾ  
 ಚ ಪೌಲೇನೋಕ್ತಾಂ ಕಥಾಂ ಖಣ್ಣಯಿತುಂ ಚೇಷ್ಟಿತವನ್ತಃ |  
 46 ತತಃ ಪೌಲಬರ್ಣಬ್ಬಾವಕ್ಷೋಭೌ ಕಥಿತವನ್ತೌ ಪ್ರಥಮಂ  
 ಯುಷ್ಮಾಕಂ ಸನ್ನಿಧಾವೀಶ್ವರೀಯಕಥಾಯಾಃ ಪ್ರಚಾರಣಮ್  
 ಉಚಿತಮಾಸೀತ್ ಕಿನ್ನುಂ ತದಗ್ರಾಹ್ಯತ್ವಕರಣೇನ ಯೂಯಂ ಸ್ವಾನ್  
 ಅನನ್ತಾಯುಷೋಽಯೋಗ್ಯಾನ್ ದರ್ಶಯಥ, ಏತತ್ಕಾರಣಾದ್  
 ವಯಮ್ ಅನ್ಯದೇಶೀಯಲೋಕಾನಾಂ ಸಮೀಪಂ ಗಚ್ಛಾಮಃ |  
 (aiōnios g166) 47 ಪ್ರಭುರಸ್ಮಾನ್ ಇತ್ಥಮ್ ಆದಿಷ್ಟವಾನ್ ಯಥಾ,  
 ಯಾವಚ್ಚ ಜಗತಃ ಸೀಮಾಂ ಲೋಕಾನಾಂ ತ್ರಾಣಕಾರಣಾತ್ |

ಮಯಾನ್ಯದೇಶಮಧ್ಯೇ ತ್ವಂ ಸ್ಥಾಪಿತೋ ಭೂಃ ಪ್ರದೀಪವತ್ | | 48

ತದಾ ಕಥಾಮೀದೃಶೀಂ ಶ್ರುತ್ವಾ ಭಿನ್ನದೇಶೀಯಾ ಆಹ್ಲಾದಿತಾಃ ಸನ್ತಃ  
ಪ್ರಭೋಃ ಕಥಾಂ ಧನ್ಯಾಂ ಧನ್ಯಾಮ್ ಅವದನ್, ಯಾವನ್ನೋ  
ಲೋಕಾಶ್ಚ ಪರಮಾಯುಃ ಪ್ರಾಪ್ತಿನಿಮಿತ್ತಂ ನಿರೂಪಿತಾ ಆಸನ್ ತೇ  
ವೃಶ್ವಸನ್ | (aiṅonios g166) 49 ಇತ್ಥಂ ಪ್ರಭೋಃ ಕಥಾ ಸರ್ವೇದೇಶಂ  
ವ್ಯಾಪ್ನೋತ್ | 50 ಕಿನ್ನು ಯಿಹೂದೀಯಾ ನಗರಸ್ಯ ಪ್ರಧಾನಪುರುಷಾನ್  
ಸಮ್ನಾನ್ಯಾಃ ಕಥಿಪಯಾ ಭಕ್ತಾ ಯೋಷಿತಶ್ಚ ಕುಪ್ರವೃತ್ತಿಂ ಗ್ರಾಹಯಿತ್ವಾ  
ಪೌಬಣ್ಣಬ್ಬೌ ತಾಡಯಿತ್ವಾ ತಸ್ಮಾತ್ ಪ್ರದೇಶಾದ್ ದೂರೀಕೃತವನ್ತಃ |  
51 ಅತಃ ಕಾರಣಾತ್ ತೌ ನಿಜಪದಧೂಲೀಸ್ತೇಷಾಂ ಪ್ರಾತಿಕೂಲ್ಯೇನ  
ಪಾತಯಿತ್ವೇಕನಿಯಂ ನಗರಂ ಗತೌ | 52 ತತಃ ಶಿಷ್ಯಗಣ ಆನಂದೇನ  
ಪವಿತ್ರೇಣಾತ್ಮನಾ ಚ ಪರಿಪೂರ್ಣೋಭವತ್ |

**14** ತೌ ದ್ವೌ ಜನೌ ಯುಗಪದ್ ಇಕನಿಯನಗರಸ್ಥಯಿಹೂದೀಯಾನಾಂ  
ಭಜನಭವನಂ ಗತ್ವಾ ಯಥಾ ಬಹವೋ ಯಿಹೂದೀಯಾ  
ಅನ್ಯದೇಶೀಯಲೋಕಾಶ್ಚ ವೃಶ್ವಸನ್ ತಾದೃಶೀಂ ಕಥಾಂ ಕಥಿತವನ್ತೌ |  
2 ಕಿನ್ನು ವಿಶ್ವಾಸಹೀನಾ ಯಿಹೂದೀಯಾ ಅನ್ಯದೇಶೀಯಲೋಕಾನ್  
ಕುಪ್ರವೃತ್ತಿಂ ಗ್ರಾಹಯಿತ್ವಾ ಭ್ರಾತೃಗಣಂ ಪ್ರತಿ ತೇಷಾಂ ವೈರಂ  
ಜನಿತವನ್ತಃ | 3 ಅತಃ ಸ್ವಾನುಗ್ರಹಕಥಾಯಾಃ ಪ್ರಮಾಣಂ ದತ್ವಾ ತಯೋ  
ರ್ಹಸ್ತೈ ಬರ್ಹುಲಕ್ಷಣಮ್ ಅದ್ಭುತಕರ್ಮ್ ಚ ಪ್ರಾಕಾಶಯದ್  
ಯಃ ಪ್ರಭುಸ್ತಸ್ಯ ಕಥಾ ಅಕ್ಷೋಭೇನ ಪ್ರಚಾರ್ಯತ್ ತೌ ತತ್ರ  
ಬಹುದಿನಾನಿ ಸಮವಾತಿಷ್ಠೇತಾಂ | 4 ಕಿನ್ನು ಕಿಯನ್ನೋ ಲೋಕಾ  
ಯಿಹೂದೀಯಾನಾಂ ಸಪಕ್ಷಾಃ ಕಿಯನ್ನೋ ಲೋಕಾಃ ಪ್ರೇರಿತಾನಾಂ  
ಸಪಕ್ಷಾ ಜಾತಾಃ, ಅತೋ ನಾಗರಿಕಜನನಿವಹಮಧ್ಯೇ ಭಿನ್ನವಾಕ್ಯತ್ವಮ್  
ಅಭವತ್ | 5 ಅನ್ಯದೇಶೀಯಾ ಯಿಹೂದೀಯಾಸ್ತೇಷಾಮ್  
ಅಧಿಪತಯಶ್ಚ ದೌರಾತ್ಮ್ಯಂ ಕುತ್ವಾ ತೌ ಪ್ರಸ್ತರೈರಾಹನ್ತುಮ್  
ಉದ್ಯತಾಃ | 6 ತೌ ತದ್ವಾರ್ತಾಂ ಪ್ರಾಪ್ಯ ಪಲಾಯಿತ್ವಾ  
ಲುಕಾಯನಿಯಾದೇಶಸ್ವಾನ್ತರ್ವರ್ತಿಲುಸ್ತ್ರಾದಬ್ಬೋರ್ 7  
ತತ್ಸಮೀಪಸ್ಥದೇಶಿಗ್ನ್ಯ ಗತ್ವಾ ತತ್ರ ಸುಸಂವಾದಂ ಪ್ರಚಾರಯತಾಂ | 8  
ತತ್ರೋಭಯಪಾದಯೋಶ್ಚಲನಶಕ್ತಿಹೀನೋ ಜನ್ಮಾರಭ್ಯ ಖಿಣ್ಣಃ ಕದಾಪಿ  
ಗಮನಂ ನಾಕರೋತ್ ಏತಾದೃಶ ಏಕೋ ಮಾನುಷೋ ಲುಸ್ತ್ರಾನಗರ

ಉಪವಿಶ್ಯ ಪೌಲಸ್ಯ ಕಥಾಂ ಶ್ರುತವಾನ್ | 9 ಏತಸ್ಮಿನ್ ಸಮಯೇ  
 ಪೌಲಸ್ತಮ್ಪ್ರತಿ ದೃಷ್ಟಿಂ ಕೃತ್ವಾ ತಸ್ಯ ಸ್ವಾಸ್ಥ್ಯೇ ವಿಶ್ವಾಸಂ ವಿದಿತ್ವಾ ಪ್ರೋಚ್ಛತಿಃ  
 ಕಥಿತವಾನ್ 10 ಪದ್ಭ್ಯಾಮುತ್ಪಿಷ್ಠಾನ್ ಋಜು ಭವ | ತತಃ ಸ ಉಲ್ಲಮ್ಭಂ  
 ಕೃತ್ವಾ ಗಮನಾಗಮನೇ ಕುತವಾನ್ | 11 ತದಾ ಲೋಕಾಃ ಪೌಲಸ್ಯ ತತ್  
 ಕಾರ್ಯಂ ವಿಲೋಕ್ಯ ಲುಕಾಯನೀಯಭಾಷಯಾ ಪ್ರೋಚ್ಛತಿಃ  
 ಕಥಾಮೇತಾಂ ಕಥಿತವನ್ತಃ, ದೇವಾ ಮನುಷ್ಯರೂಪಂ ಧೃತ್ವಾಸ್ತಾಕಂ  
 ಸಮೀಪಮ್ ಅವಾರೋಹನ್ | 12 ತೇ ಬರ್ಣಬ್ಬಾಂ ಯೂಪಿತರಮ್  
 ಅವದನ್ ಪೌಲಶ್ಚ ಮುಖ್ಯೋ ವಕ್ತಾ ತಸ್ಮಾತ್ ತಂ ಮರ್ಕುರಿಯಮ್  
 ಅವದನ್ | 13 ತಸ್ಯ ನಗರಸ್ಯ ಸಮುಖೇ ಸ್ಥಾಪಿತಸ್ಯ ಯೂಪಿತರವಿಗ್ರಹಸ್ಯ  
 ಯಾಜಕೋ ವೃಷಾನ್ ಪುಷ್ಪಮಾಲಾಶ್ಚ ದ್ವಾರಸಮೀಪಮ್ ಆನೀಯ  
 ಲೋಕೈಃ ಸರ್ಧಂ ತಾವುದ್ವಿಶ್ಯ ಸಮುತ್ಸೃಜ್ಯ ದಾತುಮ್ ಉದ್ಯತಃ | 14  
 ತದ್ವಾತ್ರ್ತಾಂ ಶ್ರುತ್ವಾ ಬರ್ಣಬ್ಬಾಪೌಲೌ ಸ್ವೀಯವಸ್ತ್ರಾಣಿ ಲಿತ್ವಾ  
 ಲೋಕಾನಾಂ ಮಧ್ಯಂ ವೇಗೇನ ಪ್ರವಿಶ್ಯ ಪ್ರೋಚ್ಛತಿಃ ಕಥಿತವನ್ತಃ,  
 15 ಹೇ ಮಹೇಚ್ಛಾಃ ಕುತ ಏತಾದೃಶಂ ಕರ್ಮ ಕುರುಥ?  
 ಆವಾಮಪಿ ಯುಷ್ಮಾದೃಶೌ ಸುಖದುಃಖಭೋಗಿನೌ ಮನುಷ್ಯೌ  
 ಯುಯಮ್ ಏತಾಃ ಸರ್ವಾಃ ವೃಥಾಕಲ್ಪನಾಃ ಪರಿತ್ಯಜ್ಯ ಯಥಾ  
 ಗಗಣವಸುನ್ಧರಾಜಲನಿಧೀನಾಂ ತನ್ಮಧ್ಯಸ್ಥಾನಾಂ ಸರ್ವೇಷಾಂ  
 ಸೃಷ್ಟಾರಮರಮ್ ಈಶ್ವರಂ ಪ್ರತಿ ಪರಾವರ್ತದ್ಧೇ ತದರ್ಥಮ್ ಆವಾಂ  
 ಯುಷ್ಮಾಕಂ ಸನ್ನಿಧೌ ಸುಸಂವಾದಂ ಪ್ರಚಾರಯಾವಃ | 16 ಸ ಈಶ್ವರಃ  
 ಪೂರ್ವಕಾಲೇ ಸರ್ವದೇಶೀಯಲೋಕಾನ್ ಸ್ಪಷ್ಟಮಾರ್ಗೇ  
 ಚಲಿತುಮನುಮತಿಂ ದತ್ತವಾನ್, 17 ತಥಾಪಿ ಆಕಾಶಾತ್  
 ತೋಯವರ್ಷಣೇನ ನಾನಾಪ್ರಕಾರಶಸ್ತೋತ್ಪತ್ಯಾ ಚ ಯುಷ್ಮಾಕಂ  
 ಹಿತೈಷೀ ಸನ್ ಭಕ್ಷ್ಮೈರಾನನದೇನ ಚ ಯುಷ್ಮಾಕಮ್ ಅನ್ತಃಕರಣಾನಿ  
 ತರ್ಪಯನ್ ತಾನಿ ದಾನಾನಿ ನಿಜಸಾಕ್ಷಿಸ್ವರೂಪಾಣಿ ಸ್ಥಪಿತವಾನ್ | 18  
 ಕಿನ್ನು ತಾದೃಶಾಯಾಂ ಕಥಾಯಾಂ ಕಥಿತಾಯಾಮಪಿ ತಯೋಃ  
 ಸಮೀಪ ಉತ್ಸರ್ಜನಾತ್ ಲೋಕನಿವಹಂ ಪ್ರಾಯೇಣ ನಿವರ್ತಯಿತುಂ  
 ನಾಶಕೃತಾಮ್ | 19 ಆನ್ತಿಯಖಿಯಾ-ಇಕನಿಯನಗರಾಭ್ಯಾಂ  
 ಕತಿಪಯಯಿಹೂದೀಯಲೋಕಾ ಆಗತ್ಯ ಲೋಕಾನ್ ಪ್ರಾವರ್ತಯನ್ತ  
 ತಸ್ಮಾತ್ ತೈ ಪೌಲಂ ಪ್ರಸ್ತರೈರಾಘ್ನಾನ್ ತೇನ ಸ ಮೃತ ಇತಿ ವಿಜ್ಞಾಯ

ನಗರಸ್ಯ ಬಹಿಸ್ತಮ್ ಆಕೃಷ್ಯ ನೀತವನ್ತಃ | 20 ಕಿನ್ನು ಶಿಷ್ಯಗಣೇ ತಸ್ಯ  
ಚತುರ್ದಿಶಿ ತಿಷ್ಠತಿ ಸತಿ ಸ ಸ್ವಯಮ್ ಉತ್ಥಾಯ ಪುನರಪಿ ನಗರಮಧ್ಯಂ  
ಪ್ರಾವಿಶತ್ ತತ್ತರೇಹನಿ ಬರ್ಣಬ್ಬಾಸಹಿತೋ ದರ್ಬೀನಗರಂ  
ಗತವಾನ್ | 21 ತತ್ರ ಸುಸಂವಾದಂ ಪ್ರಚಾರ್ಯುಃ ಬಹುಲೋಕಾನ್  
ಶಿಷ್ಯಾನ್ ಕೃತ್ವಾ ತೌ ಉಸ್ತಾತ್ ಇಕನಿಯಮ್ ಆನ್ತಿಯಖಿಯಾಚ್ಛ  
ಪರಾವೃತ್ಯ ಗತೌ | 22 ಬಹುದುಃಖಾನಿ ಭುಕ್ತಾಪೀಶ್ವರರಾಜ್ಯಂ  
ಪ್ರವೇಷ್ಟವ್ಯಮ್ ಇತಿ ಕಾರಣಾದ್ ಧರ್ಮಮಾರ್ಗೇ ಸ್ಥಾತುಂ ವಿನಯಂ  
ಕೃತ್ವಾ ಶಿಷ್ಯಗಣಸ್ಯ ಮನಃಸ್ಥೈರ್ಯಮ್ ಅಕುರುತಾಂ | 23 ಮಣ್ಣಲೀನಾಂ  
ಪ್ರಾಚೀನವರ್ಗಾನ್ ನಿಯುಜ್ಯ ಪ್ರಾರ್ಥನೋಪವಾಸೌ ಕೃತ್ವಾ ಯತ್ಪ್ರಭೌ  
ತೇ ವ್ಯಶ್ವಸನ್ ತಸ್ಯ ಹಸ್ತೇ ತಾನ್ ಸಮರ್ಪ್ಯ 24 ಪಿಸಿದಿಯಾಮಧ್ಯೇನ  
ಪಾಮ್ನುಲಿಯಾದೇಶಂ ಗತವನ್ತೌ | 25 ಪಶ್ಚಾತ್ ಪರ್ಗಾನಗರಂ ಗತ್ವಾ  
ಸುಸಂವಾದಂ ಪ್ರಚಾರ್ಯುಃ ಅತ್ತಾಲಿಯಾನಗರಂ ಪ್ರಸ್ಥಿತವನ್ತೌ | 26  
ತಸ್ಮಾತ್ ಸಮುದ್ರಪಥೇನ ಗತ್ವಾ ತಾಭ್ಯಾಂ ಯತ್ ಕರ್ಮ ಸಮ್ಪನ್ನಂ  
ತತ್ಕರ್ಮ ಸಾಧಯಿತುಂ ಯನ್ನಗರೇ ದಯಾಲೋರೀಶ್ವರಸ್ಯ ಹಸ್ತೇ  
ಸಮರ್ಪಿತೌ ಜಾತೌ ತದ್ ಆನ್ತಿಯಖಿಯಾನಗರಂ ಗತವನ್ತೌ | 27  
ತತ್ರೋಪಸ್ಥಾಯ ತನ್ನಗರಸ್ಯಮಣ್ಣಲೀಂ ಸಂಗೃಹ್ಯ ಸ್ವಾಭ್ಯಾಮ  
ಈಶ್ವರೋ ಯದ್ಯತ್ ಕರ್ಮಕರೋತ್ ತಥಾ ಯೇನ ಪ್ರಕಾರೇಣ  
ಭಿನ್ನದೇಶೀಯಲೋಕಾನ್ ಪ್ರತಿ ವಿಶ್ವಾಸರೂಪದ್ವಾರಮ್  
ಅಮೋಚಯದ್ ಏತಾನ್ ಸರ್ವವೃತ್ತಾನ್ತಾನ್ ತಾನ್ ಜ್ಞಾಪಿತವನ್ತೌ | 28  
ತತಸ್ತೌ ಶಿಷ್ಯೈಃ ಸಾರ್ಥಂ ತತ್ರ ಬಹುದಿನಾನಿ ನೃಪಸತಾಮ್ |

**15** ಯಿಹೂದಾದೇಶಾತ್ ಕಿಯನ್ನೋ ಜನಾ ಆಗತ್ಯ ಭ್ರಾತೃಗಣಮಿತ್ಥಂ  
ಶಿಕ್ಷಿತವನ್ನೋ ಮೂಸಾವ್ಯವಸ್ಥಯಾ ಯದಿ ಯುಷ್ಮಾಕಂ ತ್ವಕ್ಷೇದೋ ನ  
ಭವತಿ ತರ್ಹಿ ಯೂಯಂ ಪರಿತ್ರಾಣಂ ಪ್ರಾಪ್ತುಂ ನ ಶಕ್ಯಥ | 2  
ಪೌಲಬರ್ಣಬ್ಬೌ ತೈಃ ಸಹ ಬಹೂನ್ ವಿಚಾರಾನ್ ವಿವಾದಾಂಶ್ಚ  
ಕೃತವನ್ತೌ, ತತೋ ಮಣ್ಣಲೀಯನೋಕಾ ಏತಸ್ಯಾಃ ಕಥಾಯಾಸ್ತತ್ತ್ವಂ  
ಜ್ಞಾತುಂ ಯಿರೂಶಾಲಮ್ಮಗರಸ್ಥಾನ್ ಪ್ರೇರಿತಾನ್ ಪ್ರಾಚೀನಾಂಶ್ಚ ಪ್ರತಿ  
ಪೌಲಬರ್ಣಬ್ಬಾಪ್ರಭೃತೀನ್ ಕತಿಪಯಜನಾನ್ ಪ್ರೇಷಯಿತುಂ  
ನಿಶ್ಚಯಂ ಕೃತವನ್ತಃ | 3 ತೇ ಮಣ್ಣಲ್ಯಾ ಪ್ರೇರಿತಾಃ ಸನ್ತಃ  
ಘೈಣೀಕೀಶೋಮಿರೋನ್ನೇಶಾಭ್ಯಾಂ ಗತ್ವಾ ಭಿನ್ನದೇಶೀಯಾನಾಂ

ಮನಃಪರಿವರ್ತನಸ್ಯ ವಾರ್ತಯಾ ಭ್ರಾತೃಣಾಂ ಪರಮಾಹ್ಲಾದಮ್  
 ಅಜನಯನ್ | 4 ಯಿರೂಶಾಲಮ್ಯುಪಸ್ಥಾಯ ಪ್ರೇರಿತಗಣೇನ  
 ಲೋಕಪ್ರಾಚೀನಗಣೇನ ಸಮಾಜೇನ ಚ ಸಮುಪಗೃಹೀತಾಃ  
 ಸನ್ತಃ ಸ್ವೈರಿಶ್ವರೋ ಯಾನಿ ಕರ್ಮಾಣಿ ಕೃತವಾನ್ ತೇಷಾಂ  
 ಸರ್ವವೃತ್ತಾಂತಾನ್ ತೇಷಾಂ ಸಮಕ್ಷಮ್ ಅಕಥಯನ್ | 5 ಕಿನ್ನು  
 ವಿಶ್ವಾಸಿನಃ ಕಿಯನ್ತಃ ಫಿರೂಶಿಮತಗ್ರಾಹಿಣೋ ಲೋಕಾ ಉತ್ಥಾಯ  
 ಕಥಾಮೇತಾಂ ಕಥಿತವನ್ನೋ ಭಿನ್ನದೇಶೀಯಾನಾಂ ತ್ವಕ್ಷೇದಂ ಕರ್ತುಂ  
 ಮೂಸಾವ್ಯವಸ್ಥಾಂ ಪಾಲಯಿತುಚ್ಚ ಸಮಾದೇಷ್ಟವ್ಯಮ್ | 6 ತತಃ  
 ಪ್ರೇರಿತಾ ಲೋಕಪ್ರಾಚೀನಾಶ್ಚ ತಸ್ಯ ವಿವೇಚನಾಂ ಕರ್ತುಂ ಸಭಾಯಾಂ  
 ಸ್ಥಿತವನ್ತಃ | 7 ಬಹುವಿಚಾರೇಷು ಜಾತಷು ಪಿತರ ಉತ್ಥಾಯ  
 ಕಥಿತವಾನ್, ಹೇ ಭ್ರಾತರೋ ಯಥಾ ಭಿನ್ನದೇಶೀಯಲೋಕಾ ಮಮ  
 ಮುಖಾತ್ ಸುಸಂವಾದಂ ಶ್ರುತ್ವಾ ವಿಶ್ವಸಂತಿ ತದರ್ಥಂ ಬಹುದಿನಾತ್  
 ಪೂರ್ವಮ್ ಈಶ್ವರೋಸ್ತಾಕಂ ಮಧ್ಯೇ ಮಾಂ ವೃತ್ತಾ ನಿಯುಕ್ತವಾನ್ |  
 8 ಅನ್ತರ್ಯಾಮೀಶ್ವರೋ ಯಥಾಸ್ತುಭ್ಯಂ ತಥಾ ಭಿನ್ನದೇಶೀಯೇಭ್ಯಃ  
 ಪವಿತ್ರಮಾತ್ಮಾನಂ ಪ್ರದಾಯ ವಿಶ್ವಾಸೇನ ತೇಷಾಮ್ ಅನ್ತಃಕರಣಾನಿ  
 ಪವಿತ್ರಾಣಿ ಕೃತ್ವಾ 9 ತೇಷಾಮ್ ಅಸ್ಮಾಕಂ ಮಧ್ಯೇ ಕಿಮಪಿ ವಿಶೇಷಂ ನ  
 ಸ್ಥಾಪಯಿತ್ವಾ ತಾನಧಿ ಸ್ವಯಂ ಪ್ರಮಾಣಂ ದತ್ತವಾನ್ ಇತಿ ಯೂಯಂ  
 ಜಾನೀಥ | 10 ಅತಃಪ್ರಾಪ್ತಾಕಂ ಪೂರ್ವಪುರುಷಾ ವಯಚ್ಚ ಸ್ವಯಂ  
 ಯದ್ಯುಗಸ್ಯ ಭಾರಂ ಸೋಡುಂ ನ ಶಕ್ತಾಃ ಸಮ್ಪ್ರತಿ ತಂ ಶಿಷ್ಯಗಣಸ್ಯ  
 ಸ್ಯನ್ಥೇಷು ನ್ಯಸಿತುಂ ಕುತ ಈಶ್ವರಸ್ಯ ಪರೀಕ್ಷಾಂ ಕರಿಷ್ಯಥ? 11 ಪ್ರಭೋ  
 ಯೀಶುಖ್ರೀಷ್ಟಸ್ಯಾನುಗ್ರಹೇಣ ತೇ ಯಥಾ ವಯಮಪಿ ತಥಾ  
 ಪರಿತ್ರಾಣಂ ಪ್ರಾಪ್ತುಮ್ ಆಶಾಂ ಕುರ್ಮುಃ | 12 ಅನನ್ತರಂ  
 ಬರ್ಣಬಾಪ್ತಾಲಾಭ್ಯಾಮ್ ಈಶ್ವರೋ ಭಿನ್ನದೇಶೀಯಾನಾಂ ಮಧ್ಯೇ  
 ಯದ್ಯದ್ ಆಶ್ಚರ್ಯಮ್ ಅದ್ಭುತಚ್ಚ ಕರ್ಮ ಕೃತವಾನ್ ತದ್ವೃತ್ತಾಂತಂ  
 ತೌ ಸ್ವಮುಖಾಭ್ಯಾಮ್ ಅವರ್ಣಯತಾಂ ಸಭಾಸ್ಥಾಃ ಸರ್ವೇ ನೀರವಾಃ  
 ಸನ್ತಃ ಶ್ರುತವನ್ತಃ | 13 ತಯೋಃ ಕಥಾಯಾಂ ಸಮಾಪ್ತಾಯಾಂ ಸತ್ಯಾಂ  
 ಯಾಕೂಬ್ ಕಥಯಿತುಮ್ ಆರಬ್ಧವಾನ್ 14 ಹೇ ಭ್ರಾತರೋ ಮಮ  
 ಕಥಾಯಾಮ್ ಮನೋ ನಿಧತ್ತ | ಈಶ್ವರಃ ಸ್ವನಾಮಾರ್ಥಂ  
 ಭಿನ್ನದೇಶೀಯಲೋಕಾನಾಮ್ ಮಧ್ಯಾದ್ ಏಕಂ ಲೋಕಸಂಘಂ

ಗ್ರಹೀತುಂ ಮತಿಂ ಕೃತ್ವಾ ಯೇನ ಪ್ರಕಾರೇಣ ಪ್ರಥಮಂ ತಾನ್ ಪ್ರತಿ  
 ಕೃಪಾವಲೇಕನಂ ಕೃತವಾನ್ ತಂ ಶಿಮೋನ್ ವರ್ಣಿತವಾನ್ | 15  
 ಭವಿಷ್ಯದ್ವಾದಿಭಿರುಕ್ತಾನಿ ಯಾನಿ ವಾಕ್ಯಾನಿ ತೈಃ ಸಾರ್ಥಮ್  
 ಏತಸ್ಯೈಕೈಂ ಭವತಿ ಯಥಾ ಲಿಖಿತಮಾಸ್ತೇ | 16 ಸರ್ವೇಷಾಂ  
 ಕರ್ಮಣಾಂ ಯಸ್ತು ಸಾಧಕಃ ಪರಮೇಶ್ವರಃ | ಸ ಏವೇದಂ  
 ವದೇದ್ವಾಕ್ಯಂ ಶೇಷಾಃ ಸಕಲಮಾನವಾಃ | ಭಿನ್ನದೇಶೀಯಲೋಕಾಶ್ಚ  
 ಯಾವನ್ನೋ ಮಮ ನಾಮತಃ | ಭವಂತಿ ಹಿ ಸುವಿಖ್ಯಾತಾಸ್ತೇ ಯಥಾ  
 ಪರಮೇಶಿತುಃ | 17 ತತ್ತಂ ಸಮ್ಯಕ್ ಸಮೀಹಂತೇ ತನ್ನಿಮಿತ್ತಮಹಂ  
 ಕಿಲ | ಪರಾವೃತ್ಯ ಸಮಾಗತ್ಯ ದಾಯೂದಃ ಪತಿತಂ ಪುನಃ |  
 ದೂಷ್ಯಮುತ್ಥಾಪಯಿಷ್ಯಾಮಿ ತದೀಯಂ ಸರ್ವವಸ್ತು ಚ | ಪತಿತಂ  
 ಪುನರುಥಾಪ್ಯ ಸಜ್ಜಯಿಷ್ಯಾಮಿ ಸರ್ವಥಾ || 18 ಆ ಪ್ರಥಮಾದ್ ಈಶ್ವರಃ  
 ಸ್ವೀಯಾನಿ ಸರ್ವಕರ್ಮಾಣಿ ಜಾನಾತಿ | (aiṅ g165) 19 ಅತಃ ಏವ ಮಮ  
 ನಿವೇದನಮಿದಂ ಭಿನ್ನದೇಶೀಯಲೋಕಾನಾಂ ಮಧ್ಯೇ ಯೇ  
 ಜನಾ ಈಶ್ವರಂ ಪ್ರತಿ ಪರಾವರ್ತಂತ ತೇಷಾಮುಪರಿ ಅನ್ಯಂ  
 ಕಮಪಿ ಭಾರಂ ನ ನ್ಯಸ್ಯ 20 ದೇವತಾಪ್ರಸಾದಾಶುಚಿಭಕ್ತ್ಯಂ  
 ವ್ಯಭಿಚಾರಕರ್ಮ ಕಣ್ಣಸಂವೇಷನಮಾರಿತಪ್ರಾಣಿಭಕ್ತ್ಯಂ ರಕ್ತಭಕ್ತ್ಯಂ  
 ಏತಾನಿ ಪರಿತ್ಯಕ್ತುಂ ಲಿಖಾಮಃ | 21 ಯತಃ ಪೂರ್ವಕಾಲತೋ  
 ಮೂಸಾವ್ಯವಸ್ಥಾಪ್ರಚಾರಿಣೋ ಲೋಕಾ ನಗರೇ ನಗರೇ ಸನ್ನಿ  
 ಪ್ರತಿವಿಶ್ರಾಮವಾರಣ್ಯ ಭಜನಭವನೇ ತಸ್ಯಾಃ ಪಾಠೋ ಭವತಿ | 22 ತತಃ  
 ಪರಂ ಪ್ರೇರಿತಗಣೋ ಲೋಕಪ್ರಾಚೀನಗಣಃ ಸರ್ವಾ ಮಣ್ಣಲೀ ಚ  
 ಸ್ವೇಷಾಂ ಮಧ್ಯೇ ಬರ್ಶಬ್ಬಾ ನಾಮ್ನಾ ವಿಖ್ಯಾತೋ ಮನೋನೀತೌ ಕೃತ್ವಾ  
 ಪೌಲಬರ್ಣಬ್ಬಾಭ್ಯಾಂ ಸಾರ್ಥಮ್ ಆಂತಿಯಖಿಯಾನಗರಂ ಪ್ರತಿ  
 ಪ್ರೇಷಣಮ್ ಉಚಿತಂ ಬುದ್ಧ್ವಾ ತಾಭ್ಯಾಂ ಪತ್ರಂ ಪ್ರೇಷಯನ್ | 23  
 ತಸ್ಮಿನ್ ಪತ್ರೇ ಲಿಖಿತಮಿಂದ, ಆಂತಿಯಖಿಯಾ-ಸುರಿಯಾ-  
 ಕಿಲಿಕಿಯಾದೇಶಸ್ಥಭಿನ್ನದೇಶೀಯಭ್ರಾತೃಗಣಾಯ ಪ್ರೇರಿತಗಣಸ್ಯ  
 ಲೋಕಪ್ರಾಚೀನಗಣಸ್ಯ ಭ್ರಾತೃಗಣಸ್ಯ ಚ ನಮಸ್ಕಾರಃ | 24  
 ವಿಶೇಷತೋಽಸ್ಮಾಕಮ್ ಆಜ್ಞಾಮ್ ಅಪ್ರಾಪ್ಯಾಪಿ ಕಿಯನ್ನೋ ಜನಾ  
 ಅಸ್ಮಾಕಂ ಮಧ್ಯಾದ್ ಗತ್ವಾ ತ್ವಕ್ಷೇದೋ ಮೂಸಾವ್ಯವಸ್ಥಾ ಚ  
 ಪಾಲಯಿತವ್ಯಾವಿತಿ ಯುಷ್ಮಾನ್ ಶಿಕ್ಷಯಿತ್ವಾ ಯುಷ್ಮಾಕಂ

ಮನಸಾಮಸ್ಥೈರ್ಯ್ಯಂ ಕೃತ್ವಾ ಯುಷ್ಮಾನ್ ಸಸನ್ನೇಹಾನ್  
 ಅಕುರ್ವನ್ ಏತಾಂ ಕಥಾಂ ವಯಮ್ ಅಶೃನ್ಮ | 25 ತತ್ಕಾರಣಾದ್  
 ವಯಮ್ ಏಕಮನ್ತ್ರಣಾಃ ಸನ್ತಃ ಸಭಾಯಾಂ ಸ್ಥಿತ್ವಾ ಪ್ರಭೋ  
 ಯೀಶುಖ್ರೀಷ್ಟಸ್ಯ ನಾಮನಿಮಿತ್ತಂ ಮೃತ್ಯುಮುಖಗತಾಭ್ಯಾಮಸ್ಮಾಕಂ  
 26 ಪ್ರಿಯಬರ್ಣಬ್ಧಾಪೌಲಾಭ್ಯಾಂ ಸಾರ್ಧಂ ಮನೋನೀತಲೋಕಾನಾಂ  
 ಕೇಷಾಞ್ಚಿದ್ ಯುಷ್ಮಾಕಂ ಸನ್ನಿಧೌ ಪ್ರೇಷಣಮ್ ಉಚಿತಂ ಬುದ್ಧವನ್ತಃ |  
 27 ಅತೋ ಯಿಹೂದಾಸೀಲೌ ಯುಷ್ಮಾನ್ ಪ್ರತಿ ಪ್ರೇಷಿತವನ್ತಃ,  
 ಏತಯೋ ಮುಖಾಭ್ಯಾಂ ಸರ್ವ್ವಾಂ ಕಥಾಂ ಜ್ಞಾಸ್ಯಥ | 28  
 ದೇವತಾಪ್ರಸಾದಭಕ್ತ್ಯಂ ರಕ್ತಭಕ್ತ್ಯಂ ಗಲಪೀಡನಮಾರಿತಪ್ರಾಣಿಭಕ್ತ್ಯಂ  
 ವ್ಯಭಿಚಾರಕರ್ಮ್ಯ ಚೇಮಾನಿ ಸರ್ವ್ವಾಣಿ ಯುಷ್ಮಾಭಿಸ್ತಾಚ್ಯಾನಿ;  
 ಏತತ್ರಯೋಜನೀಯಾಜ್ಞಾವ್ಯತಿರೇಕೇನ ಯುಷ್ಮಾಕಮ್ ಉಪರಿ  
 ಭಾರಮನ್ಯಂ ನ ನ್ಯಸಿತುಂ ಪವಿತ್ರಸ್ಯಾತ್ಮನೋಽಸ್ಮಾಕಞ್ಚ ಉಚಿತಜ್ಞಾನಮ್  
 ಅಭವತ್ | 29 ಅತಏವ ತೇಭ್ಯಃ ಸರ್ವ್ವೇಭ್ಯಃ ಸ್ವೇಷು ರಕ್ಷಿತೇಷು  
 ಯೂಯಂ ಭದ್ರಂ ಕರ್ಮ್ಯ ಕರಿಷ್ಯಥ | ಯುಷ್ಮಾಕಂ ಮಜ್ಗಲಂ  
 ಭೂಯಾತ್ | 30 ತೇ ವಿಸೃಷ್ಟಾಃ ಸನ್ತ ಆನ್ತಿಯಖಿಯಾನಗರ  
 ಉಪಸ್ಥಾಯ ಲೋಕನಿವಹಂ ಸಂಗೃಹ್ಯ ಪತ್ರಮ್ ಅದದನ್ | 31 ತತಸ್ತೇ  
 ತತ್ಪತ್ರಂ ಪಠಿತ್ವಾ ಸಾನ್ತ್ವನಾಂ ಪ್ರಾಪ್ಯ ಸಾನನ್ದಾ ಅಭವನ್ | 32  
 ಯಿಹೂದಾಸೀಲೌ ಚ ಸ್ವಯಂ ಪ್ರಚಾರಕೌ ಭೂತ್ವಾ ಭ್ರಾತೃಗಣಂ  
 ನಾನೋಪದಿಶ್ಯ ತಾನ್ ಸುಸ್ಥಿರಾನ್ ಅಕುರುತಾಮ್ | 33 ಇತ್ಥಂ ತೌ ತತ್ರ  
 ತ್ರೈಃ ಸಾಕಂ ಕತಿಪಯದಿನಾನಿ ಯಾಪಯಿತ್ವಾ ಪಶ್ಚಾತ್ ಪ್ರೇರಿತಾನಾಂ  
 ಸಮೀಪೇ ಪ್ರತ್ಯಾಗಮನಾರ್ಥಂ ತೇಷಾಂ ಸನ್ನಿಧೇಃ ಕಲ್ಯಾಣೇನ  
 ವಿಸೃಷ್ಟಾವಭವತಾಂ | 34 ಕಿನ್ತು ಸೀಲಸ್ತತ್ರ ಸ್ಥಾತುಂ ವಾಞ್ಚಿತವಾನ್ | 35  
 ಅಪರಂ ಪೌಲಬರ್ಣಬ್ಧೌ ಬಹವಃ ಶಿಷ್ಯಾಶ್ಚ ಲೋಕಾನ್ ಉಪದಿಶ್ಯ  
 ಪ್ರಭೋಃ ಸುಸಂವಾದಂ ಪ್ರಚಾರಯನ್ತ ಆನ್ತಿಯಖಿಯಾಯಾಂ ಕಾಲಂ  
 ಯಾಪಿತವನ್ತಃ | 36 ಕತಿಪಯದಿನೇಷು ಗತೇಷು ಪೌಲೋ  
 ಬರ್ಣಬ್ಧಾಮ್ ಅವದತ್ ಆಗಚ್ಛಾವಾಂ ಯೇಷು ನಗರೇಷ್ಟೀಶ್ವರಸ್ಯ  
 ಸುಸಂವಾದಂ ಪ್ರಚಾರಿತವನ್ತೌ ತಾನಿ ಸರ್ವ್ವನಗರಾಣಿ ಪುನರ್ಗತ್ವಾ  
 ಭ್ರಾತರಃ ಕೀದೃಶಾಃ ಸನ್ತೀತಿ ದ್ರಷ್ಟುಂ ತಾನ್ ಸಾಕ್ಷಾತ್ ಕುರ್ವ್ವಃ | 37  
 ತೇನ ಮಾರ್ಕನಾಮ್ನಾ ವಿಖ್ಯಾತಂ ಯೋಹನಂ ಸಜ್ಜಿನಂ ಕರ್ತುಂ

ಬರ್ಣಬ್ಬಾ ಮತಿಮಕರೋತ್, 38 ಕಿನ್ನು ಸ ಪೂರ್ವಂ ತಾಭ್ಯಾಂ ಸಹ  
ಕಾರ್ಯಾರ್ಥಂ ನ ಗತ್ವಾ ಪಾಮ್ನುಲಿಯಾದೇಶೇ ತೌ ತ್ಯಕ್ತವಾನ್  
ತತ್ಕಾರಣಾತ್ ಪೌಲಸ್ತಂ ಸಜ್ಜಿನಂ ಕರ್ತುಮ್ ಅನುಚಿತಂ ಜ್ಞಾತವಾನ್ |  
39 ಇತ್ಥಂ ತಯೋರತಿಶಯವಿರೋಧಸ್ಯೋಪಸ್ಥಿತತ್ವಾತ್ ತೌ ಪರಸ್ಪರಂ  
ಪೃಥಗಭವತಾಂ ತತೋ ಬರ್ಣಬ್ಬಾ ಮಾರ್ಕಂ ಗೃಹೀತ್ವಾ ಪೋತೇನ  
ಕುಪ್ರೋಪದ್ವೀಪಂ ಗತವಾನ್; 40 ಕಿನ್ನು ಪೌಲಃ ಸೀಲಂ ಮನೋನೀತಂ  
ಕೃತ್ವಾ ಭ್ರಾತೃಭಿರೀಶ್ವರಾನುಗ್ರಹೇ ಸಮರ್ಪಿತಃ ಸನ್ ಪ್ರಸ್ಥಾಯ 41  
ಸುರಿಯಾಕಿಲಿಯಾದೇಶಾಭ್ಯಾಂ ಮಣ್ಣಲೀಃ ಸ್ಥಿರೀಕುರ್ವನ್  
ಅಗಚ್ಛತ್ |

**16** ಪೌಲೋ ದರ್ಬೀಲುಸ್ತ್ರಾನಗರಯೋರುಪಸ್ಥಿತೋಭವತ್  
ತತ್ರ ತೀಮಥಿಯನಾಮಾ ಶಿಷ್ಯ ಏಕ ಆಸೀತ್; ಸ ವಿಶ್ವಾಸಿನ್ಯಾ  
ಯಿಹೂದೀಯಾಯಾ ಯೋಷಿತೋ ಗರ್ಬ್ಜಾತಃ ಕಿನ್ನು  
ತಸ್ಯ ಪಿತಾನ್ಯದೇಶೀಯಲೋಕಃ | 2 ಸ ಜನೋ ಲುಸ್ತ್ರಾ-  
ಇಕನಿಯನಗರಸ್ಥಾನಾಂ ಭ್ರಾತೃಣಾಂ ಸಮೀಪೇಪಿ ಸುಖ್ಯಾತಿಮಾನ್  
ಆಸೀತ್ | 3 ಪೌಲಸ್ತಂ ಸ್ವಸಜ್ಜಿನಂ ಕರ್ತುಂ ಮತಿಂ ಕೃತ್ವಾ ತಂ ಗೃಹೀತ್ವಾ  
ತದ್ದೇಶನಿವಾಸಿನಾಂ ಯಿಹೂದೀಯಾನಾಮ್ ಅನುರೋಧಾತ್ ತಸ್ಯ  
ತ್ವಕ್ಷೇದಂ ಕೃತವಾನ್ ಯತಸ್ತಸ್ಯ ಪಿತಾ ಭಿನ್ನದೇಶೀಯಲೋಕ ಇತಿ  
ಸವ್ವೈರಜ್ಞಾಯತ | 4 ತತಃ ಪರಂ ತೇ ನಗರೇ ನಗರೇ ಭ್ರಮಿತ್ವಾ  
ಯಿರೂಶಾಲಮಸ್ಥೈಃ ಪ್ರೇರಿತೈ ಲೋಕಪ್ರಾಚೀನೈಶ್ಚ ನಿರೂಪಿತಂ  
ಯದ್ ವ್ಯವಸ್ಥಾಪತ್ರಂ ತದನುಸಾರೇಣಾಚರಿತುಂ ಲೋಕೇಭ್ಯಸ್ತದ್  
ದತ್ತವನ್ನಃ | 5 ತೇನೈವ ಸರ್ವೈ ಧರ್ಮೈಸಮಾಜಾಃ ಖ್ರೀಷ್ಟಧರ್ಮೈಃ  
ಸುಸ್ಥಿರಾಃ ಸಂತಃ ಪ್ರತಿದಿನಂ ವರ್ಧಿತಾ ಅಭವನ್ | 6 ತೇಷು  
ಫುಗಿಯಾಗಾಲಾತಿಯಾದೇಶಮಧ್ಯೇನ ಗತೇಷು ಸತ್ತು ಪವಿತ್ರ ಆತ್ಮಾ  
ತಾನ್ ಆಶಿಯಾದೇಶೇ ಕಥಾಂ ಪ್ರಕಾಶಯಿತುಂ ಪ್ರತಿಷಿದ್ಧವಾನ್ | 7  
ತಥಾ ಮುಸಿಯಾದೇಶ ಉಪಸ್ಥಾಯ ಬಿಥುನಿಯಾಂ ಗನ್ನುಂ  
ತ್ಯೈರುದ್ಯೋಗೇ ಕೃತೇ ಆತ್ಮಾ ತಾನ್ ನಾನ್ವಮನ್ಯತ | 8 ತಸ್ಮಾತ್  
ತೇ ಮುಸಿಯಾದೇಶಂ ಪರಿತ್ಯಜ್ಯ ತ್ರೋಯಾನಗರಂ ಗತ್ವಾ  
ಸಮುಪಸ್ಥಿತಾಃ | 9 ರಾತ್ರೌ ಪೌಲಃ ಸ್ವಪ್ನೇ ದೃಷ್ಟವಾನ್ ಏಕೋ  
ಮಾಕಿದನಿಯಲೋಕಸ್ಥಿಷ್ಯನ್ ವಿನಯಂ ಕೃತ್ವಾ ತಸ್ಮೈ ಕಥಯತಿ,



ಮಾಕಿದನಿಯಾದೇಶಮ್ ಆಗತ್ಯಾಸ್ಮಾನ್ ಉಪಕುರ್ವಿತಿ | 10 ತಸ್ಯೇತ್ಥಂ  
 ಸ್ವಪ್ನದರ್ಶನಾತ್ ಪ್ರಭುಸ್ತದ್ವೇಶೀಯಲೋಕಾನ್ ಪ್ರತಿ ಸುಸಂವಾದಂ  
 ಪ್ರಚಾರಯಿತುಮ್ ಅಸ್ಮಾನ್ ಆಹೂಯತೀತಿ ನಿಶ್ಚಿತಂ ಬುದ್ಧ್ವಾ ವಯಂ  
 ತೂರ್ಣಂ ಮಾಕಿದನಿಯಾದೇಶಂ ಗನ್ತುಮ್ ಉದ್ಯೋಗಮ್  
 ಅಕುರ್ಮ | 11 ತತಃ ಪರಂ ವಯಂ ತ್ರೋಯಾನಗರಾದ್  
 ಪ್ರಸ್ಥಾಯ ಋಜುಮಾರ್ಗೇಣ ಸಾಮಧ್ರಾಕಿಯೋಪದ್ವೀಪೇನ ಗತ್ವಾ  
 ಪರೇಹನಿ ನಿಯಾಪಲಿನಗರ ಉಪಸ್ಥಿತಾಃ | 12 ತಸ್ಮಾದ್ ಗತ್ವಾ  
 ಮಾಕಿದನಿಯಾನ್ತರ್ವರ್ತಿ ರೋಮೀಯವಸತಿಸ್ಥಾನಂ ಯತ್  
 ಫಿಲಿಪೀನಾಮಪ್ರಧಾನನಗರಂ ತತ್ರೋಪಸ್ಥಾಯ ಕತಿಪಯದಿನಾನಿ ತತ್ರ  
 ಸ್ಥಿತವನ್ತಃ | 13 ವಿಶ್ರಾಮವಾರೇ ನಗರಾದ್ ಬಹಿ ಗತ್ವಾ ನದೀತಟೇ  
 ಯತ್ರ ಪ್ರಾರ್ಥನಾಚಾರ ಆಸೀತ್ ತತ್ರೋಪವಿಶ್ಯ ಸಮಾಗತಾ ನಾರೀಃ  
 ಪ್ರತಿ ಕಥಾಂ ಪ್ರಾಚಾರಯಾಮ | 14 ತತಃ ಥುಯಾತೀರಾನಗರೀಯಾ  
 ಧೂಷರಾಪ್ಪರವಿಕ್ರಾಯಿಣೀ ಉದಿಯಾನಾಮಿಕಾ ಯಾ ಈಶ್ವರಸೇವಿಕಾ  
 ಯೋಷಿತ್ ಶ್ರೋತ್ರೀಣಾಂ ಮಧ್ಯ ಆಸೀತ್ ತಯಾ ಪೌಲೋಕ್ತವಾಕ್ಯಾನಿ  
 ಯದ್ ಗೃಹ್ಯನ್ತೇ ತದರ್ಥಂ ಪ್ರಭುಸ್ತಸ್ಯಾ ಮನೋದ್ವಾರಂ ಮುಕ್ತವಾನ್ |  
 15 ಅತಃ ಸಾ ಯೋಷಿತ್ ಸಪರಿವಾರಾ ಮಜ್ಜಿತಾ ಸತೀ ವಿನಯಂ ಕೃತ್ವಾ  
 ಕಥಿತವತೀ, ಯುಷ್ಮಾಕಂ ವಿಚಾರಾದ್ ಯದಿ ಪ್ರಭೌ ವಿಶ್ವಾಸಿನೀ  
 ಜಾತಾಹಂ ತರ್ಹಿ ಮಮ ಗೃಹಮ್ ಆಗತ್ಯ ತಿಷ್ಠತ | ಇತ್ಥಂ ಸಾ  
 ಯತ್ನೇನಾಸ್ಮಾನ್ ಅಸ್ಥಾಪಯತ್ | 16 ಯಸ್ಯಾ ಗಣನಯಾ  
 ತದಧಿಪತೀನಾಂ ಬಹುಧನೋಪಾರ್ಜನಂ ಜಾತಂ ತಾದೃಶೀ  
 ಗಣಕಭೂತಗ್ರಸ್ತಾ ಕಾಚನ ದಾಸೀ ಪ್ರಾರ್ಥನಾಸ್ಥಾನಗಮನಕಾಲ  
 ಆಗತ್ಯಾಸ್ಮಾನ್ ಸಾಕ್ಷಾತ್ ಕೃತವತೀ | 17 ಸಾಸ್ತಾಕಂ ಪೌಲಸ್ಯ ಚ ಪಶ್ಚಾದ್  
 ಏತ್ಯ ಪ್ರೋಚ್ಛೈಃ ಕಥಾಮಿಮಾಂ ಕಥಿತವತೀ, ಮನುಷ್ಯಾ ಏತೇ  
 ಸರ್ವೋಪರಿಸ್ಥಸ್ಯೇಶ್ವರಸ್ಯ ಸೇವಕಾಃ ಸನ್ನೋಽಸ್ಮಾನ್ ಪ್ರತಿ ಪರಿತ್ರಾಣಸ್ಯ  
 ಮಾರ್ಗಂ ಪ್ರಕಾಶಯನ್ತಿ | 18 ಸಾ ಕನ್ಯಾ ಬಹುದಿನಾನಿ ತಾದೃಶಮ್  
 ಅಕರೋತ್ ತಸ್ಮಾತ್ ಪೌಲೋ ದುಃಖಿತಃ ಸನ್ ಮುಖಂ ಪರಾವರ್ತ್ಯ  
 ತಂ ಭೂತಮವದದ್, ಅಹಂ ಯೀಶುಖ್ರೀಷ್ಟಸ್ಯ ನಾಮ್ನಾ  
 ತ್ವಾಮಾಜ್ಞಾಪಯಾಮಿ ತ್ವಮಸ್ಯಾ ಬಹಿರ್ಗಚ್ಛ; ತೇನೈವ ತತ್ಕ್ಷಣಾತ್ ಸ  
 ಭೂತಸ್ತಸ್ಯಾ ಬಹಿರ್ಗತಃ | 19 ತತಃ ಸ್ವೇಷಾಂ ಲಾಭಸ್ಯ ಪ್ರತ್ಯಾಶಾ ವಿಫಲಾ

ಜಾತೇತಿ ವಿಲೋಕ್ಯ ತಸ್ಯಾಃ ಪ್ರಭವಃ ಪೌಲಂ ಸೀಲಂ ಧೃತ್ವಾಕೃಷ್ಯ  
 ವಿಚಾರಸ್ಥಾನೇಽಧಿಪತೀನಾಂ ಸಮೀಪಮ್ ಆನಯನ್ | 20 ತತಃ  
 ಶಾಸಕಾನಾಂ ನಿಕಟಂ ನೀತ್ವಾ ರೋಮಿಲೋಕಾ ವಯಮ್ ಅಸ್ಮಾಕಂ  
 ಯದ್ ವ್ಯವಹರಣಂ ಗ್ರಹೀತುಮ್ ಆಚರಿತುಂ ನಿಷಿದ್ಧಂ, 21 ಇಮೇ  
 ಯಿಹೂದೀಯಲೋಕಾಃ ಸನ್ನೋಪಿ ತದೇವ ಶಿಕ್ಷಯಿತ್ವಾ  
 ನಗರೇಽಸ್ಮಾಕಮ್ ಅತೀವ ಕಲಹಂ ಕುರ್ವನ್ತಿ, 22 ಇತಿ ಕಥಿತೇ ಸತಿ  
 ಲೋಕನಿವಹಸ್ತಯೋಃ ಪ್ರಾತಿಕೂಲೈನೋದತಿಷ್ಠತ್ ತಥಾ  
 ಶಾಸಕಾಸ್ತಯೋ ವಿಸ್ತಾಣಿ ಲಿತ್ವಾ ವೇತ್ರಾಘಾತಂ ಕರ್ತುಮ್  
 ಆಜ್ಞಾಪಯನ್ | 23 ಅಪರಂ ತೇ ತೌ ಬಹು ಪ್ರಹಾರ್ಯಾ ತ್ವಮೇತೌ  
 ಕಾರಾಂ ನೀತ್ವಾ ಸಾವಧಾನಂ ರಕ್ಷಯೇತಿ ಕಾರಾರಕ್ಷಕಮ್ ಆದಿಶನ್ |  
 24 ಇತ್ಥಮ್ ಆಜ್ಞಾಂ ಪ್ರಾಪ್ಯ ಸ ತಾವಭ್ಯನ್ತರಸ್ಥಕಾರಾಂ ನೀತ್ವಾ ಪಾದೇಷು  
 ಪಾದಪಾಶೀಭಿ ಬದ್ಧಾಸ್ಥಾಪಿತಾವಾನ್ | 25 ಅಥ ನಿಶೀಘಸಮಯೇ  
 ಪೌಲಸೀಲಾವೀಶ್ವರಮುದ್ದಿಶ್ಯ ಪ್ರಾಥನಾಂ ಗಾನಂ ಕೃತವನ್ತೌ,  
 ಕಾರಾಸ್ಥಿತಾ ಲೋಕಾಶ್ಚ ತದಶೃಣ್ವನ್ 26 ತದಾಕಸ್ಮಾತ್ ಮಹಾನ್  
 ಭೂಮಿಕಮ್ಪೋಽಭವತ್ ತೇನ ಭಿತ್ತಿಮೂಲೇನ ಸಹ ಕಾರಾ  
 ಕಮ್ಪಿತಾಭೂತ್ ತತ್ಕ್ಷಣಾತ್ ಸರ್ವಾಣಿ ದ್ವಾರಾಣಿ ಮುಕ್ತಾನಿ ಜಾತಾನಿ  
 ಸರ್ವೇಷಾಂ ಬನ್ಧನಾನಿ ಚ ಮುಕ್ತಾನಿ | 27 ಅತಃ ಕಾರಾರಕ್ಷಕೋ  
 ನಿದ್ರಾತೋ ಜಾಗರಿತ್ವಾ ಕಾರಾಯಾ ದ್ವಾರಾಣಿ ಮುಕ್ತಾನಿ ದೃಷ್ಟ್ವಾ  
 ಬಂದ್ಧಿಲೋಕಾಃ ಪಲಾಯಿತಾ ಇತ್ಯನುಮಾಯ ಕೋಷಾತ್ ಖಚ್ಛಂ  
 ಬಹಿಃ ಕೃತ್ವಾತ್ಮಘಾತಂ ಕರ್ತುಮ್ ಉದ್ಯತಃ | 28 ಕಿಂತು ಪೌಲಃ  
 ಪ್ರೋಚ್ಛಿಸ್ತಮಾಹೂಯ ಕಥಿತವಾನ್ ಪಶ್ಯ ವಯಂ ಸರ್ವೇಽತ್ರಾಸ್ಮಹೇ,  
 ತ್ವಂ ನಿಜಪ್ರಾಣಹಿಂಸಾಂ ಮಾರ್ಕಾಷೀಃ | 29 ತದಾ ಪ್ರದೀಪಮ್  
 ಆನೇತುಮ್ ಉಕ್ತ್ವಾ ಸ ಕಮ್ಪಮಾನಃ ಸನ್ ಉಲ್ಲಮ್ಪ್ಯಾಭ್ಯನ್ತರಮ್  
 ಆಗತ್ಯ ಪೌಲಸೀಲಯೋಃ ಪಾದೇಷು ಪತಿತವಾನ್ | 30 ಪಶ್ಚಾತ್ ಸ ತೌ  
 ಬಹಿರಾನೀಯ ಪೃಷ್ಠವಾನ್ ಹೇ ಮಹೇಚ್ಛೌ ಪರಿತ್ರಾಣಂ ಪ್ರಾಪ್ತುಂ  
 ಮಯಾ ಕಿಂ ಕರ್ತವ್ಯಂ? 31 ಪಶ್ಚಾತ್ ತೌ ಸ್ವಗೃಹಮಾನೀಯ ತಯೋಃ  
 ಸಮ್ಮುಖೇ ಖಾದ್ಯದ್ರವ್ಯಾಣಿ ಸ್ಥಾಪಿತವಾನ್ ತಥಾ ಸ ಸ್ವಯಂ ತದೀಯಾಃ  
 ಸರ್ವೇ ಪರಿವಾರಾಶ್ಚೇಶ್ವರೇ ವಿಶ್ವಸನ್ತಃ ಸಾನಂದಿತಾ ಅಭವನ್ | 32 ತಸ್ಮೈ  
 ತಸ್ಯ ಗೃಹಸ್ಥಿತಸರ್ವಲೋಕೇಭ್ಯಶ್ಚ ಪ್ರಭೋಃ ಕಥಾಂ ಕಥಿತವನ್ತೌ | 33

ತಥಾ ರಾತ್ರೇಸ್ತಸ್ಮಿನ್ನೇವ ದಣ್ಣೇ ಸ ತೌ ಗೃಹೀತ್ವಾ ತಯೋಃ ಪ್ರಹಾರಾಣಾಂ  
ಕ್ಷತಾನಿ ಪ್ರಕ್ಷಾಲಿತವಾನ್ ತತಃ ಸ ಸ್ವಯಂ ತಸ್ಯ ಸರ್ವೇ ಪರಿಜನಾಶ್ಚ  
ಮಜ್ಜಿತಾ ಅಭವನ್ | 34 ಪಶ್ಚಾತ್ ತೌ ಸ್ವಗೃಹಮಾನೀಯ ತಯೋಃ  
ಸಮ್ಮುಖೇ ಖಾದ್ಯದ್ರವ್ಯಾಣಿ ಸ್ಥಾಪಿತವಾನ್ ತಥಾ ಸ ಸ್ವಯಂ ತದೀಯಾಃ  
ಸರ್ವೇ ಪರಿವಾರಾಶ್ಚೇಶ್ವರೇ ವಿಶ್ವಸಂತಃ ಸಾನಂದಿತಾ ಅಭವನ್ | 35 ದಿನ  
ಉಪಸ್ಥಿತೇ ತೌ ಲೋಕೌ ಮೋಚಯೇತಿ ಕಥಾಂ ಕಥಯಿತುಂ ಶಾಸಕಾಃ  
ಪದಾತಿಗಣಂ ಪ್ರೇಷಿತವನ್ತಃ | 36 ತತಃ ಕಾರಾರಕ್ಷಕಃ ಪೌಲಾಯ ತಾಂ  
ವಾರ್ತಾಂ ಕಥಿತವಾನ್ ಯುವಾಂ ತ್ಯಾಜಯಿತುಂ ಶಾಸಕಾ  
ಲೋಕಾನ ಪ್ರೇಷಿತವನ್ತ ಇದಾನೀಂ ಯುವಾಂ ಬಹಿ ಭೂತ್ವಾ  
ಕುಶಲೇನ ಪ್ರತಿಷ್ಠೇತಾಂ | 37 ಕಿನ್ನು ಪೌಲಸ್ತಾನ್ ಅವದತ್  
ರೋಮಿಲೋಕಯೋರಾವಯೋಃ ಕಮಪಿ ದೋಷಮ್ ನ ನಿಶ್ಚಿತ್ಯ  
ಸರ್ವೇಷಾಂ ಸಮಕ್ಷಮ್ ಆವಾಂ ಕಶಯಾ ತಾಡಯಿತ್ವಾ ಕಾರಾಯಾಂ  
ಬದ್ಧವನ್ತ ಇದಾನೀಂ ಕಿಮಾವಾಂ ಗುಪ್ತಂ ವಿಸ್ತಕ್ಷ್ಯಂತಿ? ತನ್ನ ಭವಿಷ್ಯತಿ,  
ಸ್ವಯಮಾಗತ್ಯಾವಾಂ ಬಹಿಃ ಕೃತ್ವಾ ನಯನ್ತು | 38 ತದಾ ಪದಾತಿಭಿಃ  
ಶಾಸಕೇಭ್ಯ ಏತದ್ವಾರ್ತಾಯಾಂ ಕಥಿತಾಯಾಂ ತೌ ರೋಮಿಲೋಕಾವಿತಿ  
ಕಥಾಂ ಶ್ರುತ್ವಾ ತೇ ಭೀತಾಃ 39 ಸಂತಸ್ತಯೋಃ ಸನ್ನಿಧಿಮಾಗತ್ಯ  
ವಿನಯಮ್ ಅಕುರ್ವನ್ ಅಪರಂ ಬಹಿಃ ಕೃತ್ವಾ ನಗರಾತ್ ಪ್ರಸ್ಥಾತುಂ  
ಪ್ರಾರ್ಥಿತವನ್ತಃ | 40 ತತಸ್ತೌ ಕಾರಾಯಾ ನಿರ್ಗತ್ಯ ಲುದಿಯಾಯಾ  
ಗೃಹಂ ಗತವನ್ತೌ ತತ್ರ ಭ್ರಾತೃಗಣಂ ಸಾಕ್ಷಾತ್ಕೃತ್ಯ ತಾನ್ ಸಾನ್ವಯಿತ್ವಾ  
ತಸ್ಮಾತ್ ಸ್ಥಾನಾತ್ ಪ್ರಸ್ಥಿತೌ |

**17** ಪೌಲಸೀಲೌ ಆಮ್ಹಿಪಲ್ಯಾಪಲ್ಲೋನಿಯಾನಗರಾಭ್ಯಾಂ ಗತ್ವಾ  
ಯತ್ರ ಯಿಹೂದೀಯಾನಾಂ ಭಜನಭವನಮೇಕಮ್ ಆಸ್ತೇ ತತ್ರ  
ಧಿಷಲನೀಕೀನಗರ ಉಪಸ್ಥಿತೌ | 2 ತದಾ ಪೌಲಃ ಸ್ವಾಚಾರಾನುಸಾರೇಣ  
ತೇಷಾಂ ಸಮೀಪಂ ಗತ್ವಾ ವಿಶ್ರಾಮವಾರತ್ರಯೇ ತೈಃ ಸಾರ್ಧಂ  
ಧರ್ಮಪುಸ್ತಕೀಯಕಥಾಯಾ ವಿಚಾರಂ ಕೃತವಾನ್ | 3 ಫಲತಃ  
ಖ್ರಿಷ್ಟೇನ ದುಃಖಭೋಗಃ ಕರ್ತವ್ಯಃ ಶ್ಮಶಾನದುತ್ಥಾನಂ ಕರ್ತವ್ಯಂ  
ಯುಷ್ಮಾಕಂ ಸನ್ನಿಧೌ ಯಸ್ಯ ಯೀಶೋಃ ಪ್ರಸ್ತಾವಂ ಕರೋಮಿ  
ಸ ಈಶ್ವರೇಣಾಭಿಷಿಕ್ತಃ ಸ ಏತಾಃ ಕಥಾಃ ಪ್ರಕಾಶ್ಯ ಪ್ರಮಾಣಂ  
ದತ್ತಾ ಸ್ಥಿರೀಕೃತವಾನ್ | 4 ತಸ್ಮಾತ್ ತೇಷಾಂ ಕತಿಪಯಜನಾ

ಅನ್ಯದೇಶೀಯಾ ಬಹವೋ ಭಕ್ತಲೋಕಾ ಬಹುಃ ಪ್ರಧಾನನಾರ್ಯಶ್ಚ  
 ವಿಶ್ವಸ್ಯ ಪೌಲಸೀಲಯೋಃ ಪಶ್ಚಾದ್ಗಾಮಿನೋ ಜಾತಾಃ | 5 ಕಿನ್ನು  
 ವಿಶ್ವಾಸಹೀನಾ ಯಿಹೂದೀಯಲೋಕಾ ಈರ್ಷ್ಯಯಾ ಪರಿಪೂರ್ಣಾಃ  
 ಸನ್ನೋ ಹಟಟ್ಟ್ಯಕತಿನಯಲಮ್ಪಟಲೋಕಾನ್ ಸಜ್ಜಿನಃ ಕೃತ್ವಾ ಜನತಯಾ  
 ನಗರಮಧ್ಯೇ ಮಹಾಕಲಹಂ ಕೃತ್ವಾ ಯಾಸೋನೋ ಗೃಹಮ್  
 ಆಕ್ರಮ್ಯ ಪ್ರೇರಿತಾನ್ ಧೃತ್ವಾ ಲೋಕನಿವಹಸ್ಯ ಸಮೀಪಮ್ ಆನೇತುಂ  
 ಚೇಷ್ಟಿತವಂತಃ | 6 ತೇಷಾಮುದ್ದೇಶಮ್ ಅಪ್ರಾಪ್ಯ ಚ ಯಾಸೋನಂ  
 ಕತಿಪಯಾನ್ ಭ್ರಾತೃಂಶ್ಚ ಧೃತ್ವಾ ನಗರಾಧಿಪತೀನಾಂ ನಿಕಟಮಾನೀಯ  
 ಪ್ರೋಚ್ಛಿಃ ಕಥಿತವನ್ನೋ ಯೇ ಮನುಷ್ಯಾ ಜಗದುದ್ವಾಟಿತವನ್ತಸ್ತೇ  
 ತ್ರಾಪ್ಯುಪಸ್ಥಿತಾಃ ಸನ್ತಿ, 7 ಏಷ ಯಾಸೋನ್ ಆತಿಥ್ಯಂ ಕೃತ್ವಾ ತಾನ್  
 ಗೃಹೀತವಾನ್ | ಯೀಶುನಾಮಕ ಏಕೋ ರಾಜಸ್ತೀತಿ ಕಥಯನ್ತಸ್ತೇ  
 ಕೈಸರಸ್ಯಾಜ್ಞಾವಿರುದ್ಧಂ ಕರ್ಮ ಕುರ್ವತಿ | 8 ತೇಷಾಂ ಕಥಾಮಿಮಾಂ  
 ಶ್ರುತ್ವಾ ಲೋಕನಿವಹೋ ನಗರಾಧಿಪತಯಶ್ಚ ಸಮುದ್ವಿಗ್ನಾ ಅಭವನ್ |  
 9 ತದಾ ಯಾಸೋನಸ್ತದನ್ಯೇಷಾಞ್ಚ ಧನದಣ್ಡಂ ಗೃಹೀತ್ವಾ ತಾನ್  
 ಪರಿತ್ಯಕ್ತವಂತಃ | 10 ತತಃ ಪರಂ ಭ್ರಾತೃಗಣೋ ರಜನ್ಯಾಂ ಪೌಲಸೀಲೌ  
 ಶೀಘ್ರಂ ಬಿರಯಾನಗರಂ ಪ್ರೇಷಿತವಾನ್ ತೌ ತತ್ರೋಪಸ್ಥಾಯ  
 ಯಿಹೂದೀಯಾನಾಂ ಭಜನಭವನಂ ಗತವನ್ತೌ | 11 ತತ್ರಸ್ಯಾ ಲೋಕಾಃ  
 ಧಿಷಲನೀಕೀಸ್ಥಲೋಕೇಭ್ಯೋ ಮಹಾತ್ಮಾನ ಆಸನ್ ಯತ ಇತ್ಥಂ ಭವತಿ  
 ನ ವೇತಿ ಜ್ಞಾತುಂ ದಿನೇ ದಿನೇ ಧರ್ಮಗ್ರನ್ಥಸ್ಯಾಲೋಚನಾಂ ಕೃತ್ವಾ  
 ಸ್ಥಿರಂ ಕಥಾಮ್ ಅಗೃಹ್ಣನ್ | 12 ತಸ್ಮಾದ್ ಅನೇಕೇ ಯಿಹೂದೀಯಾ  
 ಅನ್ಯದೇಶೀಯಾನಾಂ ಮಾನ್ಯಾ ಸ್ತ್ರಿಯಃ ಪುರುಷಾಶ್ಚಾನೇಕೇ ವ್ಯಶ್ವಸನ್ |  
 13 ಕಿನ್ನು ಬಿರಯಾನಗರೇ ಪೌಲೇನೇಶ್ವರೀಯಾ ಕಥಾ ಪ್ರಚಾರ್ಯುತ  
 ಇತಿ ಧಿಷಲನೀಕೀಸ್ಥಾ ಯಿಹೂದೀಯಾ ಜ್ಞಾತ್ವಾ ತತ್ಸ್ಥಾನಮಪ್ಯಾಗತ್ಯ  
 ಲೋಕಾನಾಂ ಕುಪ್ರವೃತ್ತಿಮ್ ಅಜನಯನ್ | 14 ಅತಃಪವ ತಸ್ಮಾತ್  
 ಸ್ಥಾನಾತ್ ಸಮುದ್ರೇಣ ಯಾನ್ತೀತಿ ದರ್ಶಯಿತ್ವಾ ಭ್ರಾತರಃ ಕ್ಷಿಪ್ರಂ ಪೌಲಂ  
 ಪ್ರಾಹಿಣ್ವನ್ ಕಿನ್ನು ಸೀಲತೀಮಧಿಯೌ ತತ್ರ ಸ್ಥಿತವನ್ತೌ | 15 ತತಃ ಪರಂ  
 ಪೌಲಸ್ಯ ಮಾರ್ಗದರ್ಶಕಾಸ್ತಮ್ ಆಧೀನೀನಗರ ಉಪಸ್ಥಾಪಯನ್  
 ಪಶ್ಚಾದ್ ಯುವಾಂ ತೂರ್ಣಮ್ ಏತತ್ ಸ್ಥಾನಂ ಆಗಮಿಷ್ಯಥಃ  
 ಸೀಲತೀಮಧಿಯೌ ಪ್ರತೀಮಾಮ್ ಆಜ್ಞಾಂ ಪ್ರಾಪ್ಯ ತೇ ಪ್ರತ್ಯಾಗತಾಃ | 16

ಪಾಲ ಆಧೀನೀನಗರೇ ತಾವಪೇಕ್ಷ್ಯ ತಿಷ್ಠನ್ ತನ್ನಗರಂ ಪ್ರತಿಮಾಭಿಃ  
 ಪರಿಪೂರ್ಣಂ ದೃಷ್ಟ್ವಾ ಸನ್ನಪ್ತಹೃದಯೋ ಽಭವತ್ | 17 ತತಃ  
 ಸ ಭಜನಭವನೇ ಯಾನ್ ಯಿಹೂದೀಯಾನ್ ಭಕ್ತಲೋಕಾಂಶ್ಚ  
 ಹಟ್ಟೀ ಚ ಯಾನ್ ಅಪಶ್ಯತ್ ತೈಃ ಸಹ ಪ್ರತಿದಿನಂ ವಿಚಾರಿತವಾನ್ |  
 18 ಕಿನ್ತ್ವಿಪಿಕೂರೀಯಮತ್ರಗ್ರಹಿಣಃ ಸ್ತೋಯಿಕೀಯಮತ್ರಾಹಿಣಶ್ಚ  
 ಕಿಯನ್ನೋ ಜನಾಸ್ತೇನ ಸಾರ್ಧಂ ವ್ಯವದನ್ | ತತ್ರ ಕೇಚಿದ್ ಅಕಥಯನ್  
 ಏಷ ವಾಚಾಲಃ ಕಿಂ ವಕ್ತುಮ್ ಇಚ್ಛತಿ? ಅಪರೇ ಕೇಚಿದ್ ಏಷ ಜನಃ  
 ಕೇಷಾಂಶ್ಚಿದ್ ವಿದೇಶೀಯದೇವಾನಾಂ ಪ್ರಚಾರಕ ಇತ್ಯನುಮೀಯತೇ  
 ಯತಃ ಸ ಯೀಶುಮ್ ಉತ್ಥಿತಿಞ್ಚ ಪ್ರಚಾರಯತ್ | 19 ತೇ ತಮ್  
 ಅರೇಯಪಾಗನಾಮ ವಿಚಾರಸ್ಥಾನಮ್ ಆನೀಯ ಪ್ರಾವೋಚನ್  
 ಇದಂ ಯನ್ನವೀನಂ ಮತಂ ತ್ವಂ ಪ್ರಾಚೀಕಶ ಇದಂ ಕೀದೃಶಂ  
 ಏತದ್ ಅಸ್ಮಾನ್ ಶ್ರಾವಯ; 20 ಯಾಮಿಮಾಮ್ ಅಸಮ್ಭವಕಥಾಮ್  
 ಅಸ್ಮಾಕಂ ಕರ್ಣಗೋಚರೀಕೃತವಾನ್ ಅಸ್ಯಾ ಭಾವಾರ್ಥಃ ಕ ಇತಿ ವಯಂ  
 ಜ್ಞಾತುಮ್ ಇಚ್ಛಾಮಃ | 21 ತದಾಧೀನೀನಿವಾಸಿನಸ್ತನ್ನಗರಪ್ರವಾಸಿನಶ್ಚ  
 ಕೇವಲಂ ಕಸ್ಯಾಶ್ಚನ ನವೀನಕಥಾಯಾಃ ಶ್ರವಣೇನ ಪ್ರಚಾರಣೇನ ಚ  
 ಕಾಲಮ್ ಅಯಾಪಯನ್ | 22 ಪಾಲೋಽರೇಯಪಾಗಸ್ಯ ಮಧ್ಯೇ  
 ತಿಷ್ಠನ್ ಏತಾಂ ಕಥಾಂ ಪ್ರಚಾರಿತವಾನ್, ಹೇ ಆಧೀನೀಯಲೋಕಾ  
 ಯೂಯಂ ಸರ್ವ್ವಥಾ ದೇವಪೂಜಾಯಾಮ್ ಆಸಕ್ತಾ ಇತ್ಯಹ ಪ್ರತ್ಯಕ್ಷಂ  
 ಪಶ್ಯಾಮಿ | 23 ಯತಃ ಪರ್ಯಟನಕಾಲೇ ಯುಷ್ಮಾಕಂ ಪೂಜನೀಯಾನಿ  
 ಪಶ್ಯನ್ 'ಅವಿಜ್ಞಾತೇಶ್ವರಾಯ' ಏತಲ್ಲಿಪಿಯುಕ್ತಾಂ ಯಜ್ಞವೇದೀಮೇಕಾಂ  
 ದೃಷ್ಟವಾನ್; ಅತೋ ನ ವಿದಿತ್ವಾ ಯಂ ಪೂಜಯದ್ಧೇ ತಸ್ಮೈವ ತತ್ತ್ವಂ  
 ಯುಷ್ಮಾನ್ ಪ್ರತಿ ಪ್ರಚಾರಯಾಮಿ | 24 ಜಗತೋ ಜಗತ್ಸಾನಾಂ  
 ಸರ್ವ್ವವಸ್ತುನಾಂ ಸೃಷ್ಟ್ವಾ ಯ ಈಶ್ವರಃ ಸ ಸ್ವರ್ಗಪೃಥಿವ್ಯೋರೇಕಾಧಿಪತಿಃ  
 ಸನ್ ಕರನಿರ್ಮಿತಮಂದಿರೇಷು ನ ನಿವಸತಿ; 25 ಸ ಏವ ಸರ್ವ್ವೇಭ್ಯೋ  
 ಜೀವನಂ ಪ್ರಾಣಾನ್ ಸರ್ವ್ವಸಾಮಗ್ರೀಶ್ಚ ಪ್ರದದಾತಿ; ಅತಏವ ಸ  
 ಕಸ್ಯಾಶ್ಚಿತ್ ಸಾಮಗ್ರ್ಯಾ ಅಭಾವಹೇತೋ ಮನುಷ್ಯಾಣಾಂ ಹಸ್ತೈಃ  
 ಸೇವಿತೋ ಭವತೀತಿ ನ | 26 ಸ ಭೂಮಣ್ಣಲೇ ನಿವಾಸಾರ್ಥಮ್  
 ಏಕಸ್ಮಾತ್ ಶೋಣಿತಾತ್ ಸರ್ವ್ವಾನ್ ಮನುಷ್ಯಾನ್ ಸೃಷ್ಟ್ವಾ ತೇಷಾಂ  
 ಪೂರ್ವ್ವನಿರೂಪಿತಸಮಯಂ ವಸತಿಸೀಮಾಂ ನಿರಚಿನೋತ್; 27

ತಸ್ಮಾತ್ ಲೋಕೈಃ ಕೇನಾಪಿ ಪ್ರಕಾರೇಣ ಮೃಗಯಿತ್ವಾ ಪರಮೇಶ್ವರಸ್ಯ  
ತತ್ತಂ ಪ್ರಾಪ್ತುಂ ತಸ್ಯ ಗವೇಷಣಂ ಕರಣೀಯಮ್ | 28 ಕಿನ್ನು  
ಸೋಽಸ್ಮಾಕಂ ಕಸ್ಮಾಚ್ಚಿದಪಿ ದೂರೇ ತಿಷ್ಠತೀತಿ ನಹಿ, ವಯಂ ತೇನ  
ನಿಶ್ಚಸನಪ್ರಶ್ಚಸನಗಮನಾಗಮನಪ್ರಾಣಧಾರಣಾನಿ ಕುರ್ಮ್ಯಃ, ಪುನಶ್ಚ  
ಯುಷ್ಮಾಕಮೇವ ಕತಿಪಯಾಃ ಕವಯಃ ಕಥಯನ್ತಿ 'ತಸ್ಯ ವಂಶಾ  
ವಯಂ ಸ್ಮೋ ಹಿ' ಇತಿ | 29 ಅತಃಪವ ಯದಿ ವಯಮ್ ಈಶ್ವರಸ್ಯ  
ವಂಶಾ ಭವಾಮಸ್ತುಹಿ ಮನುಷ್ಯೈ ವಿಧ್ಯಯಾ ಕೌಶಲೇನ ಚ ತಕ್ಷಿತಂ  
ಸ್ವರ್ಣಂ ರೂಪ್ಯಂ ದೃಷದ್ ವೈತೇಷಾಮೀಶ್ವರತ್ವಮ್ ಅಸ್ಮಾಭಿ ನ  
ಜ್ಞಾತವ್ಯಂ | 30 ತೇಷಾಂ ಪೂರ್ವೀಯಲೋಕಾನಾಮ್ ಅಜ್ಞಾನತಾಂ  
ಪ್ರತೀಶ್ವರೋ ಯದ್ಯಪಿ ನಾವಾಧತ್ತ ತಥಾಪೀದಾನೀಂ ಸರ್ವತ್ರ ಸರ್ವಾನ್  
ಮನಃ ಪರಿವರ್ತಯಿತುಮ್ ಆಜ್ಞಾಪಯತಿ, 31 ಯತಃ ಸ್ವನಿಯುಕ್ತೇನ  
ಪುರುಷೇಣ ಯದಾ ಸ ಪೃಥಿವೀಸ್ಥಾನಾಂ ಸರ್ವಲೋಕಾನಾಂ ವಿಚಾರಂ  
ಕರಿಷ್ಯತಿ ತದ್ಗನಂ ನ್ಯರೂಪಯತ್; ತಸ್ಯ ಶ್ರುಶಾನೋತ್ಥಾಪನೇನ ತಸ್ಮಿನ್  
ಸರ್ವೇಭ್ಯಃ ಪ್ರಮಾಣಂ ಪ್ರಾದಾತ್ | 32 ತದಾ ಶ್ರುಶಾನಾದ್ ಉತ್ಥಾನಸ್ಯ  
ಕಥಾಂ ಶ್ರುತ್ವಾ ಕೇಚಿದ್ ಉಪಾಹಮನ್, ಕೇಚಿದವದನ್ ಏನಾಂ  
ಕಥಾಂ ಪುನರಪಿ ತ್ವತ್ತಃ ಶ್ರೋಷ್ಯಾಮಃ | 33 ತತಃ ಪೌಲಸ್ತೇಷಾಂ  
ಸಮೀಪಾತ್ ಪ್ರಸಿತವಾನ್ | 34 ತಥಾಪಿ ಕೇಚಿಲ್ಲೋಕಾಸ್ತೇನ ಸಾರ್ಧಂ  
ಮಿಲಿತ್ವಾ ವ್ಯಶ್ಚಸನ್ ತೇಷಾಂ ಮಧ್ಯೇ ಽರೇಯಪಾಗೀಯದಿಯನುಸಿಯೋ  
ದಾಮಾರೀನಾಮಾ ಕಾಚಿನ್ನಾರೀ ಕಿಯನ್ನೋ ನರಾಶ್ಚಾಸನ್ |

**18** ತದ್ಧಟನಾತಃ ಪರಂ ಪೌಲ ಆಧೀನೀನಗರಾದ್ ಯಾತ್ರಾಂ  
ಕೃತ್ವಾ ಕರಿನ್ಧನಗರಮ್ ಆಗಚ್ಛತ್ | 2 ತಸ್ಮಿನ್ ಸಮಯೇ  
ಕ್ಲಾದಿಯಃ ಸರ್ವಾನ್ ಯಿಹೂದೀಯಾನ್ ರೋಮಾನಗರಂ ವಿಹಾಯ  
ಗನ್ತುಮ್ ಆಜ್ಞಾಪಯತ್, ತಸ್ಮಾತ್ ಪ್ರಿಸ್ಕಿಲ್ಲಾನಾಮ್ನಾ ಜಾಯಯಾ  
ಸಾರ್ಧಮ್ ಇತಾಲಿಯಾದೇಶಾತ್ ಕಿಞ್ಚಿತ್ಪೂರ್ವಮ್ ಆಗಮತ್  
ಯಃ ಪನ್ನದೇಶೇ ಜಾತ ಆಕ್ಕಿಲನಾಮಾ ಯಿಹೂದೀಯಲೋಕಃ  
ಪೌಲಸ್ತಂ ಸಾಕ್ಷಾತ್ ಪ್ರಾಪ್ಯ ತಯೋಃ ಸಮೀಪಮಿತವಾನ್ | 3 ತೌ  
ದೂಷ್ಯನಿರ್ಮಾಣಜೀವಿನೌ, ತಸ್ಮಾತ್ ಪರಸ್ಪರಮ್ ಏಕವೃತ್ತಿಕತ್ವಾತ್  
ಸ ತಾಭ್ಯಾಂ ಸಹ ಉಷಿತ್ವಾ ತತ್ ಕರ್ಮಾಕರೋತ್ | 4  
ಪೌಲಃ ಪ್ರತಿವಿಶ್ರಾಮವಾರಂ ಭಜನಭವನಂ ಗತ್ವಾ ವಿಚಾರಂ ಕೃತ್ವಾ

ಯಿಹೂದೀಯಾನ್ ಅನ್ನದೇಶೀಯಾಂಶ್ಚ ಪ್ರವೃತ್ತಿಂ ಗ್ರಾಹಿತವಾನ್ |  
5 ಸೀಲತೀಮಧಿಯಯೋ ಮಾರ್ಕಿದನಿಯಾದೇಶಾತ್ ಸಮೇತಯೋಃ  
ಸತೋಃ ಪೌಲ ಉತ್ತಪ್ತಮನಾ ಭೂತ್ವಾ ಯೀಶುರೀಶ್ವರೇಣಾಭಿಷಿಕ್ತೋ  
ಭವತೀತಿ ಪ್ರಮಾಣಂ ಯಿಹೂದೀಯಾನಾಂ ಸಮೀಪೇ ಪ್ರಾದಾತ್ |  
6 ಕಿನ್ನು ತೇ 5ತೀವ ವಿರೋಧಂ ವಿಧಾಯ ಪಾಷಣ್ಡೀಯಕಥಾಂ  
ಕಥಿತವನ್ತಸ್ತತಃ ಪೌಲೋ ವಸ್ತ್ರಂ ಧುನ್ವನ್ ಏತಾಂ ಕಥಾಂ ಕಥಿತವಾನ್,  
ಯುಷ್ಮಾಕಂ ಶೋಣಿತಪಾತಾಪರಾಧೋ ಯುಷ್ಮಾನ್ ಪ್ರತ್ಯೇವ ಭವತು,  
ತೇನಾಹಂ ನಿರಪರಾಧೋ 5ದ್ಯಾರಭ್ಯ ಭಿನ್ನದೇಶೀಯಾನಾಂ ಸಮೀಪಂ  
ಯಾಮಿ | 7 ಸ ತಸ್ಮಾತ್ ಪ್ರಸ್ಥಾಯ ಭಜನಭವನಸಮೀಪಸ್ಥಸ್ಯ  
ಯುಸ್ತನಾಮ್ನ ಈಶ್ವರಭಕ್ತಸ್ಯ ಭಿನ್ನದೇಶೀಯಸ್ಯ ನಿವೇಶನಂ ಪ್ರಾವಿಶತ್ |  
8 ತತಃ ಕ್ರೀಷ್ಟನಾಮಾ ಭಜನಭವನಾಧಿಪತಿಃ ಸಪರಿವಾರಃ ಪ್ರಭೌ  
ವೃಶ್ಚಸೀತ್, ಕರಿನ್ಧನಗರೀಯಾ ಬಹವೋ ಲೋಕಾಶ್ಚ ಸಮಾಕರ್ಣ್ಯ  
ವಿಶ್ವಸ್ಯ ಮಜ್ಜಿತಾ ಅಭವನ್ | 9 ಕ್ಷಣದಾಯಾಂ ಪ್ರಭುಃ ಪೌಲಂ ದರ್ಶನಂ  
ದತ್ವಾ ಭಾಷಿತವಾನ್, ಮಾ ಭೈಷೀಃ, ಮಾ ನಿರಸೀಃ ಕಥಾಂ ಪ್ರಚಾರಯ |  
10 ಅಹಂ ತ್ವಯಾ ಸಾರ್ಧಮ್ ಆಸ ಹಿಂಸಾರ್ಥಂ ಕೋಪಿ ತ್ವಾಂ ಸ್ಪಷ್ಟಂ  
ನ ಶಕ್ಯತಿ ನಗರೇ5ಸ್ಮಿನ್ ಮದೀಯಾ ಲೋಕಾ ಬಹವ ಆಸತೇ |  
11 ತಸ್ಮಾತ್ ಪೌಲಸ್ತನ್ನಗರೇ ಪ್ರಾಯೇಣ ಸಾರ್ಧವತ್ಸರಪರ್ಯಂತಂ  
ಸಂಸ್ಥಾಯೇಶ್ವರಸ್ಯ ಕಥಾಮ್ ಉಪಾದಿಶತ್ | 12 ಗಾಲ್ಲಿಯನಾಮಾ ಕಶ್ಚಿದ್  
ಆಖಾಯಾದೇಶಸ್ಯ ಪ್ರಾಡ್ವಿವಾಕಃ ಸಮಭವತ್, ತತೋ ಯಿಹೂದೀಯಾ  
ಏಕವಾಕ್ಯಾಃ ಸಂತಃ ಪೌಲಮ್ ಆಕ್ರಮ್ಯ ವಿಚಾರಸ್ಥಾನಂ ನೀತ್ವಾ 13  
ಮಾನುಷ ಏಷ ವ್ಯವಸ್ಥಾಯ ವಿರುದ್ಧಮ್ ಈಶ್ವರಭಜನಂ ಕರ್ತುಂ  
ಲೋಕಾನ್ ಕುಪ್ರವೃತ್ತಿಂ ಗ್ರಾಹಯತೀತಿ ನಿವೇದಿತವನ್ತಃ | 14  
ತತಃ ಪೌಲೇ ಪ್ರತ್ಯುತ್ತರಂ ದಾತುಮ್ ಉದ್ಯತೇ ಸತಿ ಗಾಲ್ಲಿಯಾ  
ಯಿಹೂದೀಯಾನ್ ವ್ಯಾಹರತ್, ಯದಿ ಕಸ್ಯಚಿದ್ ಅನ್ಯಾಯಸ್ಯ  
ವಾತಿಶಯದುಷ್ಟತಾಚರಣಸ್ಯ ವಿಚಾರೋ5ಭವಿಷ್ಯತ್ ತರ್ಹಿ ಯುಷ್ಮಾಕಂ  
ಕಥಾ ಮಯಾ ಸಹನೀಯಾಭವಿಷ್ಯತ್ | 15 ಕಿನ್ನು ಯದಿ  
ಕೇವಲಂ ಕಥಾಯಾ ವಾ ನಾಮೋ ವಾ ಯುಷ್ಮಾಕಂ ವ್ಯವಸ್ಥಾಯಾ  
ವಿವಾದೋ ಭವತಿ ತರ್ಹಿ ತಸ್ಯ ವಿಚಾರಮಹಂ ನ ಕರಿಷ್ಯಾಮಿ,  
ಯೂಯಂ ತಸ್ಯ ಮೀಮಾಂಸಾಂ ಕುರುತ | 16 ತತಃ ಸ ತಾನ್

ವಿಚಾರಸ್ಥಾನಾದ್ ದೂರೀಕೃತವಾನ್ | 17 ತದಾ ಭಿನ್ನದೇಶೀಯಾಃ  
 ಸೋಸ್ಥಿನಿನಾಮಾನಂ ಭಜನಭವನಸ್ಯ ಪ್ರಧಾನಾಧಿಪತಿಂ ಧೃತ್ವಾ  
 ವಿಚಾರಸ್ಥಾನಸ್ಯ ಸಮ್ಮುಖೇ ಪ್ರಾಹರನ್ ತಥಾಪಿ ಗಾಲ್ಪಿಯಾ ತೇಷು  
 ಸರ್ವಕರ್ಮಸು ನ ಮನೋ ನ್ಯದಧಾತ್ | 18 ಪೌಲಸ್ತತ್ರ  
 ಪುನರ್ಬಹುದಿನಾನಿ ನ್ಯವಸತ್, ತತೋ ಭ್ರಾತೃಗಣಾದ್ ವಿಸರ್ಜನಂ  
 ಪ್ರಾಪ್ಯ ಕಿಂಚನವ್ರತನಿಮಿತ್ತಂ ಕಿಂಕ್ರಿಯಾನಗರೇ ಶಿರೋ ಮುಣ್ಣಯಿತ್ವಾ  
 ಪ್ರಿಸ್ಥಿಲ್ಲಾಕ್ಶಿಲಾಭ್ಯಾಂ ಸಹಿತೋ ಜಲಪಥೇನ ಸುರಿಯಾದೇಶಂ ಗತವಾನ್ |  
 19 ತತ ಇಫಿಷನಗರ ಉಪಸ್ಥಾಯ ತತ್ರ ತೌ ವಿಸೃಜ್ಯ ಸ್ವಯಂ  
 ಭಜನಚ್ಚನಂ ಪ್ರವಿಶ್ಯ ಯಿಹೂದೀಯೈಃ ಸಹ ವಿಚಾರಿತವಾನ್ |  
 20 ತೇ ಸ್ತೈಃ ಸಾರ್ಧಂ ಪುನಃ ಕತಿಪಯದಿನಾನಿ ಸ್ಥಾತುಂ ತಂ  
 ವ್ಯನಯನ್, ಸ ತದನುರರೀಕೃತ್ಯ ಕಥಾಮೇತಾಂ ಕಥಿತವಾನ್, 21  
 ಯಿರೂಶಾಲಮಿ ಆಗಾಮ್ಯತ್ಸವಪಾಲನಾರ್ಥಂ ಮಯಾ ಗಮನೀಯಂ;  
 ಪಶ್ಚಾದ್ ಈಶ್ವರೇಚ್ಛಾಯಾಂ ಜಾತಾಯಾಂ ಯುಷ್ಮಾಕಂ ಸಮೀಪಂ  
 ಪ್ರತ್ಯಾಗಮಿಷ್ಯಾಮಿ | ತತಃ ಪರಂ ಸ ತೈ ವಿಸೃಷ್ಟ್ಯ ಸನ್ ಜಲಪಥೇನ  
 ಇಫಿಷನಗರಾತ್ ಪ್ರಸ್ಥಿತವಾನ್ | 22 ತತಃ ಕೈಸರಿಯಾಮ್ ಉಪಸ್ಥಿತಃ ಸನ್  
 ನಗರಂ ಗತ್ವಾ ಸಮಾಜಂ ನಮಸ್ಕೃತ್ಯ ತಸ್ಮಾದ್ ಆನ್ತಿಯಖಿಯಾನಗರಂ  
 ಪ್ರಸ್ಥಿತವಾನ್ | 23 ತತ್ರ ಕಿಯತ್ಕಾಲಂ ಯಾಪಯಿತ್ವಾ ತಸ್ಮಾತ್  
 ಪ್ರಸ್ಥಾಯ ಸರ್ವೇಷಾಂ ಶಿಷ್ಯಾಣಾಂ ಮನಾಂಸಿ ಸುಸ್ಥಿರಾಣಿ ಕೃತ್ವಾ  
 ಕ್ರಮಶೋ ಗಲಾತಿಯಾಪುಗಿಯಾದೇಶಯೋ ಭ್ರಮಿತ್ವಾ ಗತವಾನ್ |  
 24 ತಸ್ಮಿನ್ನೇವ ಸಮಯೇ ಸಿಕಂದರಿಯಾನಗರೇ ಜಾತ ಆಪಲ್ಲೋನಾಮಾ  
 ಶಾಸ್ತ್ರವಿತ್ ಸುವಕ್ತಾ ಯಿಹೂದೀಯ ಏಕೋ ಜನ ಇಫಿಷನಗರಮ್  
 ಆಗತವಾನ್ | 25 ಸ ಶಿಕ್ಷಿತಪ್ರಭುಮಾರ್ಗೋ ಮನಸೋದ್ಯೋಗೀ  
 ಚ ಸನ್ ಯೋಹನೋ ಮಜ್ಜನಮಾತ್ರಂ ಜ್ಞಾತ್ವಾ ಯಥಾರ್ಥತಯಾ  
 ಪ್ರಭೋಃ ಕಥಾಂ ಕಥಯನ್ ಸಮುಪಾದಿಶತ್ | 26 ಏಷ ಜನೋ  
 ನಿರ್ಭಯತ್ತೇನ ಭಜನಭವನೇ ಕಥಯಿತುಮ್ ಆರಬ್ಧವಾನ್, ತತಃ  
 ಪ್ರಿಸ್ಥಿಲ್ಲಾಕ್ಶಿಲೌ ತಸ್ಮೋಪದೇಶಕಥಾಂ ನಿಶಮ್ಯ ತಂ ಸ್ವಯೋಃ ಸಮೀಪಮ್  
 ಆನೀಯ ಶುದ್ಧರೂಪೇಣೇಶ್ವರಸ್ಯ ಕಥಾಮ್ ಅಬೋಧಯತಾಮ್ | 27  
 ಪಶ್ಚಾತ್ ಸ ಆಖಾಯಾದೇಶಂ ಗಂತುಂ ಮತಿಂ ಕೃತವಾನ್, ತದಾ ತತ್ರತ್ಯಃ  
 ಶಿಷ್ಯಗಣೋ ಯಥಾ ತಂ ಗೃಹ್ಣಾತಿ ತದರ್ಥಂ ಭ್ರಾತೃಗಣೇನ ಸಮಾಶ್ಚಸ್ಯ



ಪತ್ರೇ ಲಿಖಿತೇ ಸತಿ, ಆಪಲ್ಲಾಸ್ತತ್ರೋಪಸ್ಥಿತಃ ಸನ್ ಅನುಗ್ರಹೇಣ  
 ಪ್ರತ್ಯಯಿನಾಂ ಬಹೂಪಕಾರಾನ್ ಅಕರೋತ್, 28 ಫಲತೋ  
 ಯೀಶುರಭಿಷಿಕ್ತಸ್ತ್ರಾತೇತಿ ಶಾಸ್ತ್ರಪ್ರಮಾಣಂ ದತ್ತಾ ಪ್ರಕಾಶರೂಪೇಣ  
 ಪ್ರತಿಪನ್ನಂ ಕೃತ್ವಾ ಯಿಹೂದೀಯಾನ್ ನಿರುತ್ತರಾನ್ ಕೃತವಾನ್ |

**19** ಕರಿನ್ಧನಗರ ಆಪಲ್ಲಸಃ ಸ್ಥಿತಿಕಾಲೇ ಪೌಲ ಉತ್ತರಪ್ರದೇಶೈರಾಗಚ್ಛನ್  
 ಇಫಿಷನಗರಮ್ ಉಪಸ್ಥಿತವಾನ್ | ತತ್ರ ಕತಿಪಯಶಿಷ್ಯಾನ್ ಸಾಕ್ಷತ್  
 ಪ್ರಾಪ್ಯ ತಾನ್ ಅಪೃಚ್ಛತ್, 2 ಯೂಯಂ ವಿಶ್ವಸ್ಯ ಪವಿತ್ರಮಾತ್ಮಾನಂ  
 ಪ್ರಾಪ್ತಾ ನ ವಾ? ತತಸ್ತೇ ಪ್ರತ್ಯವದನ್ ಪವಿತ್ರ ಆತ್ಮಾ ದೀಯತೇ  
 ಇತ್ಯಸ್ಮಾಭಿಃ ಶ್ರುತಮಪಿ ನಹಿ | 3 ತದಾ ಸಾವದತ್ ತರ್ಹಿ ಯೂಯಂ  
 ಕೇನ ಮಜ್ಜಿತಾ ಅಭವತ್? ತೇಕಥಯನ್ ಯೋಹನೋ ಮಜ್ಜನೇನ |  
 4 ತದಾ ಪೌಲ ಉಕ್ತವಾನ್ ಇತಃ ಪರಂ ಯ ಉಪಸ್ಥಾಸ್ಯತಿ ತಸ್ಮಿನ್  
 ಅರ್ಥತ ಯೀಶುಖ್ರೀಷ್ಟೇ ವಿಶ್ವಸಿತವ್ಯಮಿತ್ಯುಕ್ತ್ವಾ ಯೋಹನ್  
 ಮನಃಪರಿವರ್ತನಸೂಚಕೇನ ಮಜ್ಜನೇನ ಜಲೇ ಲೋಕಾನ್  
 ಅಮಜ್ಜಯತ್ | 5 ತಾದೃಶೀಂ ಕಥಾಂ ಶ್ರುತ್ವಾ ತೇ ಪ್ರಭೋ  
 ಯೀಶುಖ್ರೀಷ್ಟಸ್ಯ ನಾಮ್ನಾ ಮಜ್ಜಿತಾ ಅಭವನ್ | 6 ತತಃ ಪೌಲೇನ  
 ತೇಷಾಂ ಗಾತ್ರೇಷು ಕರೇರ್ಪಿತೇ ತೇಷಾಮುಪರಿ ಪವಿತ್ರ  
 ಆತ್ಮಾವರೂಢವಾನ್, ತಸ್ಮಾತ್ ತೇ ನಾನಾದೇಶೀಯಾ ಭಾಷಾ  
 ಭವಿಷ್ಯತ್ಕಥಾಶ್ಚ ಕಥಿತವನ್ತಃ | 7 ತೇ ಪ್ರಾಯೇಣ ದ್ವಾದಶಜನಾ ಆಸನ್ |  
 8 ಪೌಲೋ ಭಜನಭವನಂ ಗತ್ವಾ ಪ್ರಾಯೇಣ ಮಾಸತ್ರಯಮ್ ಈಶ್ವರಸ್ಯ  
 ರಾಜ್ಯಸ್ಯ ವಿಚಾರಂ ಕೃತ್ವಾ ಲೋಕಾನ್ ಪ್ರವರ್ತ್ಯ ಸಾಹಸೇನ  
 ಕಥಾಮಕಥಯತ್ | 9 ಕಿನ್ನು ಕರಿನಾನ್ತಃಕರಣತ್ವಾತ್ ಕಿಯನ್ನೋ ಜನಾ  
 ನ ವಿಶ್ವಸ್ಯ ಸರ್ವೇಷಾಂ ಸಮಕ್ಷಮ್ ಏತತ್ಪ್ರಥಮ್ಯ ನಿನ್ದಾಂ ಕರ್ತುಂ  
 ಪ್ರವೃತ್ತಾಃ, ಅತಃ ಪೌಲಸ್ತೇಷಾಂ ಸಮೀಪಾತ್ ಪ್ರಸ್ಥಾಯ ಶಿಷ್ಯಗಣಂ  
 ಪೃಥಕ್ಕೃತ್ವಾ ಪ್ರತ್ಯಹಂ ತುರಾನ್ನನಾಮ್ನಃ ಕಸ್ಯಚಿತ್ ಜನಸ್ಯ  
 ಪಾಠಶಾಲಾಯಾಂ ವಿಚಾರಂ ಕೃತವಾನ್ | 10 ಇತ್ಥಂ ವತ್ಸರದ್ವಯಂ  
 ಗತಂ ತಸ್ಮಾದ್ ಆಶಿಯಾದೇಶನಿವಾಸಿನಃ ಸರ್ವೇ ಯಿಹೂದೀಯಾ  
 ಅನ್ಯದೇಶೀಯಲೋಕಾಶ್ಚ ಪ್ರಭೋ ಯೀಶೋಃ ಕಥಾಮ್  
 ಅಶ್ರೌಷನ್ | 11 ಪೌಲೇನ ಚ ಈಶ್ವರ ಏತಾದೃಶಾನ್ಯದ್ಭುತಾನಿ ಕರ್ಮಾಣಿ  
 ಕೃತವಾನ್ 12 ಯತ್ ಪರಿಧೇಯೇ ಗಾತ್ರಮಾರ್ಜನವಸ್ತ್ರೇ ವಾ ತಸ್ಯ

ದೇಹಾತ್ ಪೀಡಿತಲೋಕಾನಾಮ್ ಸಮೀಪಮ್ ಆನೀತೇ  
 ತೇ ನಿರಾಮಯಾ ಜಾತಾ ಅಪವಿತ್ರಾ ಭೂತಾಶ್ಚ ತೇಭ್ಯೋ  
 ಬಹಿರ್ಗತವನ್ತಃ | 13 ತದಾ ದೇಶಾಟನಕಾರಿಣಃ ಕಿಯನ್ನೋ  
 ಯಿಹೂದೀಯಾ ಭೂತಾಪಸಾರಿಣೋ ಭೂತಗ್ರಸ್ತನೋಕಾನಾಂ  
 ಸನ್ನಿಧೌ ಪ್ರಭೇ ಯೀಶೋ ನಾಮ ಜಪ್ತ್ವಾ ವಾಕ್ಯಮಿದಮ್  
 ಅವದನ್, ಯಸ್ಯ ಕಥಾಂ ಪೌಲಃ ಪ್ರಚಾರಯತಿ ತಸ್ಯ ಯೀಶೋ  
 ನಾಮ್ನಾ ಯುಷ್ಮಾನ್ ಆಜ್ಞಾಪಯಾಮಃ | 14 ಸ್ವಿವನಾಮೋ  
 ಯಿಹೂದೀಯಾನಾಂ ಪ್ರಧಾನಯಾಜಕಸ್ಯ ಸಪ್ತಭಿಃ ಪುತ್ರೈಸ್ತಥಾ ಕೃತೇ  
 ಸತಿ 15 ಕಶ್ಚಿದ್ ಅಪವಿತ್ರೋ ಭೂತಃ ಪ್ರತ್ಯುದಿತವಾನ್, ಯೀಶುಂ  
 ಜಾನಾಮಿ ಪೌಲಞ್ಚ ಪರಿಚಿನೋಮಿ ಕಿನ್ನು ಕೇ ಯೂಯಂ? 16  
 ಇತ್ಯುಕ್ತ್ವಾ ಸೋಪವಿತ್ರಭೂತಗ್ರಸ್ತೋ ಮನುಷ್ಯೋ ಲಮ್ಬಂ ಕೃತ್ವಾ  
 ತೇಷಾಮುಪರಿ ಪತಿತ್ವಾ ಬಲೇನ ತಾನ್ ಜಿತವಾನ್, ತಸ್ಮಾತ್ತೇ ನಗ್ನಾಃ  
 ಕ್ಷತಾಬ್ಲಾಶ್ಚ ಸನ್ತಸ್ತಸ್ಮಾದ್ ಗೇಹಾತ್ ಪಲಾಯಂತ | 17 ಸಾ ವಾಗ್  
 ಇಫಿಷನಗರನಿವಾಸಿನಸಂ ಸರ್ವೇಷಾಂ ಯಿಹೂದೀಯಾನಾಂ  
 ಭಿನ್ನದೇಶೀಯಾನಾಂ ಲೋಕಾನಾಞ್ಚ ಶ್ರವೋಗೋಚರೀಭೂತಾಃ  
 ತತಃ ಸರ್ವೇ ಭಯಂ ಗತಾಃ ಪ್ರಭೋ ಯೀಶೋ  
 ನಾಮ್ನೋ ಯಶೋ ಽವರ್ಧತ | 18 ಯೇಷಾಮನೇಕೇಷಾಂ  
 ಲೋಕಾನಾಂ ಪ್ರತೀತಿರಜಾಯತ ತ ಆಗತ್ಯ ಸ್ತ್ರೀಃ ಕೃತಾಃ  
 ಕ್ರಿಯಾಃ ಪ್ರಕಾಶರೂಪೇಣಾಜ್ಞೇಕೃತವನ್ತಃ | 19 ಬಹವೋ  
 ಮಾಯಾಕರ್ಮಕಾರಿಣಃ ಸ್ವಸ್ವಗ್ರನ್ಥಾನ್ ಆನೀಯ ರಾಶೀಕೃತ್ಯ  
 ಸರ್ವೇಷಾಂ ಸಮಕ್ಷಮ್ ಅದಾಹಯನ್, ತತೋ ಗಣನಾಂ  
 ಕೃತ್ವಾಬುದ್ಧ್ಯಂತ ಪಿಶ್ಚಾಯುತರೂಪ್ಯಮುದ್ರಾಮೂಲ್ಯಪುಸ್ತಕಾನಿ ದಗ್ಧಾನಿ |  
 20 ಇತ್ಥಂ ಪ್ರಭೋಃ ಕಥಾ ಸರ್ವದೇಶಂ ವ್ಯಾಪ್ಯ ಪ್ರಬಲಾ ಜಾತಾ | 21  
 ಸರ್ವೇಷ್ಟೇತೇಷು ಕರ್ಮಸು ಸಮ್ಪನ್ನೇಷು ಸತ್ಸು ಪೌಲೋ  
 ಮಾಕಿದನಿಯಾಖಾಯಾದೇಶಾಭ್ಯಾಂ ಯಿರೂಶಾಲಮಂ ಗಂತುಂ ಮತಿಂ  
 ಕೃತ್ವಾ ಕಥಿತವಾನ್ ತತ್ಸ್ನಾನಂ ಯಾತ್ರಾಯಾಂ ಕೃತಾಯಾಂ ಸತ್ಯಾಂ  
 ಮಯಾ ರೋಮಾನಗರಂ ದ್ರಷ್ಟವ್ಯಂ | 22 ಸ್ವಾನುಗತಲೋಕಾನಾಂ  
 ತೀಮಥಿಯೇರಾಸ್ತೌ ದ್ವೌ ಜನೌ ಮಾಕಿದನಿಯಾದೇಶಂ ಪ್ರತಿ ಪ್ರಹಿತ್ಯ  
 ಸ್ವಯಮ್ ಆಶಿಯಾದೇಶೇ ಕತಿಪಯದಿನಾನಿ ಸ್ಥಿತವಾನ್ | 23

ಕಿನ್ನು ತಸ್ಮಿನ್ ಸಮಯೇ ಮತೇಽಸ್ಮಿನ್ ಕಲಹೋ ಜಾತಃ | 24  
 ತತ್ಕಾರಣಮಿದಂ, ಅರ್ತ್ವಿಮೀದೇವ್ಯಾ ರೂಪ್ಯಮನ್ನಿರನಿರ್ಮಾಣೇನ  
 ಸರ್ವೇಷಾಂ ಶಿಲ್ಪಿನಾಂ ಯಥೇಷ್ಟಲಾಭಮ್ ಅಜನಯತ್ ಯೋ  
 ದೀಮೀತ್ರಿಯನಾಮಾ ನಾಡೀನ್ದಮಃ 25 ಸ ತಾನ್ ತತ್ಕರ್ಮಜೀವಿನಃ  
 ಸರ್ವಲೋಕಾಂಶ್ಚ ಸಮಾಹೂಯ ಭಾಷಿತವಾನ್ ಹೇ ಮಹೇಚ್ಛಾ  
 ಏತೇನ ಮನ್ನಿರನಿರ್ಮಾಣೇನಾಸ್ಮಾಕಂ ಜೀವಿಕಾ ಭವತಿ, ಏತದ್  
 ಯೂಯಂ ವಿತ್ಥಃ 26 ಕಿನ್ನು ಹಸ್ತನಿರ್ಮಿತೇಶ್ವರಾ ಈಶ್ವರಾ  
 ನಹಿ ಪೌಲನಾಮ್ನಾ ಕೇನಚಿಜ್ಜನೇನ ಕಥಾಮಿಮಾಂ ವ್ಯಾಹೃತ್ಯ  
 ಕೇವಲೇಫಿಷನಗರೇ ನಹಿ ಪ್ರಾಯೇಣ ಸರ್ವಸ್ಮಿನ್ ಆಶಿಯಾದೇಶೇ  
 ಪ್ರವೃತ್ತಿಂ ಗ್ರಾಹಯಿತ್ವಾ ಬಹುಲೋಕಾನಾಂ ಶೇಮುಷೀ ಪರಾವರ್ತಿತಾ,  
 ಏತದ್ ಯುಷ್ಮಾಭಿ ದ್ಯೃಶ್ಯತೇ ಶ್ರೂಯತೇ ಚ | 27 ತೇನಾಸ್ಮಾಕಂ  
 ವಾಣಿಜ್ಯಸ್ಯ ಸರ್ವಥಾ ಹಾನೇಃ ಸಮ್ಭವನಂ ಕೇವಲಮಿತಿ ನಹಿ,  
 ಆಶಿಯಾದೇಶಸ್ಥೈರ್ವಾ ಸರ್ವಜಗತ್ಸ್ಥೈರ್ಲೋಕೈಃ ಪೂಜ್ಯಾ  
 ಯಾರ್ತಿಮೀ ಮಹಾದೇವೀ ತಸ್ಯಾ ಮನ್ನಿರಸ್ಯಾವಜ್ಞಾನಸ್ಯ ತಸ್ಯಾ  
 ಐಶ್ವರ್ಯಸ್ಯ ನಾಶಸ್ಯ ಚ ಸಮ್ಭವನಾ ವಿದ್ಯತೇ | 28 ಏತಾದೃಶೀಂ  
 ಕಥಾಂ ಶ್ರುತ್ವಾ ತೇ ಮಹಾಕ್ರೋಧಾನ್ವಿತಾಃ ಸಂತ ಉಚ್ಛ್ರೇಷ್ಠಾಕಾರಂ  
 ಕಥಿತವನ್ತ ಇಫಿಷೀಯಾನಾಮ್ ಅರ್ತ್ವಿಮೀ ದೇವೀ ಮಹತೀ ಭವತಿ |  
 29 ತತಃ ಸರ್ವನಗರಂ ಕಲಹೇನ ಪರಿಪೂರ್ಣಮಭವತ್, ತತಃ ಪರಂ  
 ತೇ ಮಾಕಿದನೀಯಗಾಯಾರಿಸ್ತಾರ್ಖನಾಮಾನೌ ಪೌಲಸ್ಯ ದ್ವೌ ಸಹಚರೌ  
 ಧೃತ್ವೈಕಚಿತ್ತಾ ರಜ್ಞಭೂಮಿಂ ಜವೇನ ಧಾವಿತವನ್ತಃ | 30 ತತಃ ಪೌಲೋ  
 ಲೋಕಾನಾಂ ಸನ್ನಿಧಿಂ ಯಾತುಮ್ ಉದ್ಯತವಾನ್ ಕಿನ್ನು ಶಿಷ್ಯಗಣಸ್ತಂ  
 ವಾರಿತವಾನ್ | 31 ಪೌಲಸ್ಯತ್ಮೀಯಾ ಆಶಿಯಾದೇಶಸ್ಥಾಃ ಕತಿಪಯಾಃ  
 ಪ್ರಧಾನಲೋಕಾಸ್ತಸ್ಯ ಸಮೀಪಂ ನರಮೇಕಂ ಪ್ರೇಷ್ಯ ತ್ವಂ ರಜ್ಞಭೂಮಿಂ  
 ಮಾಗಾ ಇತಿ ನ್ಯವೇದಯನ್ | 32 ತತೋ ನಾನಾಲೋಕಾನಾಂ  
 ನಾನಾಕಥಾಕಥನಾತ್ ಸಭಾ ವ್ಯಾಕುಲಾ ಜಾತಾ ಕಿಂ ಕಾರಣಾದ್  
 ಏತಾವತೀ ಜನತಾಭವತ್ ಏತದ್ ಅಧಿಕೈರ್ಲೋಕೈರ್ನಾಜ್ಞಾಯಿ | 33  
 ತತಃ ಪರಂ ಜನತಾಮಧ್ಯಾದ್ ಯಿಹೂದೀಯೈರ್ಬಹಿಷ್ಕೃತಃ ಸಿಕನ್ನರೋ  
 ಹಸ್ತೇನ ಸಜ್ಜೀತಂ ಕೃತ್ವಾ ಲೋಕೇಭ್ಯ ಉತ್ತರಂ ದಾತುಮುದ್ಯತವಾನ್,  
 34 ಕಿನ್ನು ಸ ಯಿಹೂದೀಯಲೋಕ ಇತಿ ನಿಶ್ಚಿತೇ ಸತಿ ಇಫಿಷೀಯಾನಾಮ್

ಅರ್ತಿಮೀ ದೇವೀ ಮಹತೀತಿ ವಾಕ್ಯಂ ಪ್ರಾಯೇಣ ಪಙ್ಗು ದಣ್ಣಾನ್  
ಯಾವದ್ ಏಕಸ್ವರೇಣ ಲೋಕನಿವಹೈಃ ಪ್ರೋಕ್ತಂ | 35 ತತೋ  
ನಗರಾಧಿಪತಿಸ್ತಾನ್ ಸ್ಥಿರಾನ್ ಕೃತ್ವಾ ಕಥಿತವಾನ್ ಹೇ ಇಫಿಷಾಯಾಃ  
ಸರ್ವೇ ಲೋಕಾ ಆಕರ್ಣಯತ, ಅರ್ತಿಮೀಮಹಾದೇವ್ಯಾ  
ಮಹಾದೇವಾತ್ ಪತಿತಾಯಾಸ್ತತ್ಪ್ರತಿಮಾಯಾಶ್ಚ ಪೂಜನಮ  
ಇಫಿಷನಗರಸ್ಥಾಃ ಸರ್ವೇ ಲೋಕಾಃ ಕುರ್ವನ್ತಿ, ಏತತ್ ಕೇ ನ ಜಾನನ್ತಿ?  
36 ತಸ್ಮಾದ್ ಏತತ್ಪ್ರತಿಕೂಲಂ ಕೇಪಿ ಕಥಯಿತುಂ ನ ಶಕ್ನುವನ್ತಿ, ಇತಿ  
ಜ್ಞಾತ್ವಾ ಯುಷ್ಮಾಭಿಃ ಸುಸ್ಥಿರತ್ವೇನ ಸ್ಥಾತವ್ಯಮ್ ಅವಿವಿಚ್ಯ ಕಿಮಪಿ ಕರ್ಮ್  
ನ ಕರ್ತವ್ಯಂ | 37 ಯಾನ್ ಏತಾನ್ ಮನುಷ್ಯಾನ್ ಯೂಯಮತ್ರ  
ಸಮಾನಯತ ತೇ ಮಂದಿರದ್ರವ್ಯಾಪಹಾರಕಾ ಯುಷ್ಮಾಕಂ ದೇವ್ಯಾ  
ನಿನ್ನಕಾಶ್ಚ ನ ಭವನ್ತಿ | 38 ಯದಿ ಕಞ್ಚನ ಪ್ರತಿ ದೀಮೀತ್ರಿಯಸ್ಯ ತಸ್ಯ  
ಸಹಾಯಾನಾಂ ಕಾಚಿದ್ ಆಪತ್ತಿ ವಿದ್ಯತೇ ತರ್ಹಿ ಪ್ರತಿನಿಧಿಲೋಕಾ  
ವಿಚಾರಸ್ಥಾನಂ ಸನ್ತಿ, ತೇ ತತ್ ಸ್ಥಾನಂ ಗತ್ವಾ ಉತ್ತರಪ್ರತ್ಯುತ್ತರೇ  
ಕುರ್ವನ್ತು | 39 ಕಿನ್ನು ಯುಷ್ಮಾಕಂ ಕಾಚಿದಪರಾ ಕಥಾ ಯದಿ ತಿಷ್ಠತಿ  
ತರ್ಹಿ ನಿಯಮಿತಾಯಾಂ ಸಭಾಯಾಂ ತಸ್ಯಾ ನಿಷ್ಪತ್ತಿ ಭವಿಷ್ಯತಿ | 40  
ಕಿನ್ನೇತಸ್ಯ ವಿರೋಧಸ್ಯೋತ್ತರಂ ಯೇನ ದಾತುಂ ಶಕ್ನುಮ್  
ಏತಾದೃಶಸ್ಯ ಕಸ್ಯಚಿತ್ ಕಾರಣಸ್ಯಾಭಾವಾದ್ ಅದ್ಯತನಘಟನಾಹೇತೋ  
ರಾಜದ್ರೋಹಿಣಾಮಿವಾಸ್ಮಾಕಮ್ ಅಭಿಯೋಗೋ ಭವಿಷ್ಯತೀತಿ ಶಚ್ಯಾ  
ವಿದ್ಯತೇ | 41 ಇತಿ ಕಥಯಿತ್ವಾ ಸ ಸಭಾಸ್ಥಲೋಕಾನ್ ವಿಸೃಷ್ಟವಾನ್ |

**20** ಇತ್ಥಂ ಕಲಹೇ ನಿವೃತ್ತೇ ಸತಿ ಪೌಲಃ ಶಿಷ್ಯಗಣಮ್ ಆಹೂಯ  
ವಿಸರ್ಜನಂ ಪ್ರಾಪ್ಯ ಮಾಕಿದನಿಯಾದೇಶಂ ಪ್ರಸ್ಥಿತವಾನ್ | 2 ತೇನ  
ಸ್ಥಾನೇನ ಗಚ್ಛನ್ ತದ್ದೇಶೀಯಾನ್ ಶಿಷ್ಯಾನ್ ಬಹೂಪದಿಶ್ಯ  
ಯೂನಾನೀಯದೇಶಮ್ ಉಪಸ್ಥಿತವಾನ್ | 3 ತತ್ರ ಮಾಸತ್ರಯಂ  
ಸ್ಥಿತ್ವಾ ತಸ್ಮಾತ್ ಸುರಿಯಾದೇಶಂ ಯಾತುಮ್ ಉದ್ಯತಃ, ಕಿನ್ನು  
ಯಿಹೂದೀಯಾಸ್ತಂ ಹನ್ತುಂ ಗುಪ್ತಾ ಅತಿಷ್ಠನ್ ತಸ್ಮಾತ್ ಸ ಪುನರಪಿ  
ಮಾಕಿದನಿಯಾಮಾರ್ಗೇಣ ಪ್ರತ್ಯಾಗನ್ತುಂ ಮತಿಂ ಕೃತವಾನ್ | 4  
ಬಿರಯಾನಗರೀಯಸೋಪಾತ್ರಃ ಥಿಷಲನೀಕೀಯಾರಿಸ್ತಾರ್ಬಸಿಕುನ್ದೌ  
ದಬ್ಬೋನಗರೀಯಗಾಯತೀಮಥಿಯೌ

ಆಶಿಯಾದೇಶೀಯತುಖಿಕತ್ರಫಿಮೌ ಚ ತೇನ ಸಾರ್ಧಂ

ಆಶಿಯಾದೇಶಂ ಯಾವದ್ ಗತವನ್ತಃ | 5 ಏತೇ ಸರ್ವೇಽಗ್ರಸರಾಃ  
 ಸನ್ನೋಽಸ್ಮಾನ್ ಅಪೇಕ್ಷ್ಯ ತ್ರೋಯಾನಗರೇ ಸ್ಥಿತವನ್ತಃ | 6  
 ಕಿಣ್ವಶೂನ್ಯಪೂಪೋತ್ಸವದಿನೇ ಚ ಗತೇ ಸತಿ ವಯಂ ಫಿಲಿಪೀನಗರಾತ್  
 ತೋಯಪಥೇನ ಗತ್ವಾ ಪಞ್ಚಭಿ ದಿನ್ಯೈಸ್ತ್ರೋಯಾನಗರಮ್ ಉಪಸ್ಥಾಯ  
 ತತ್ರ ಸಪ್ತದಿನಾನ್ಯವಾತಿಷ್ಠಾಮ | 7 ಸಪ್ತಾಹಸ್ಯ ಪ್ರಥಮದಿನೇ ಪೂಪಾನ್  
 ಭಂಕ್ತು ಶಿಷ್ಯೇಷು ಮಿಲಿತೇಷು ಪೌಲಃ ಪರದಿನೇ ತಸ್ಮಾತ್ ಪ್ರಸ್ಥಾತುಮ್  
 ಉದ್ಯತಃ ಸನ್ ತದಪ್ಪಿ ಪ್ರಾಯೇಣ ಕ್ಷಪಾಯಾ ಯಾಮದ್ವಯಂ  
 ಯಾವತ್ ಶಿಷ್ಯೇಭ್ಯೋ ಧರ್ಮಕಥಾಮ್ ಅಕಥಯತ್ | 8 ಉಪರಿಸ್ಥೇ  
 ಯಸ್ಮಿನ್ ಪ್ರಕೋಷ್ಠೇ ಸಭಾಂ ಕೃತ್ವಾಸನ್ ತತ್ರ ಬಹವಃ ಪ್ರದೀಪಾಃ  
 ಪ್ರಾಜ್ವಲನ್ | 9 ಉತುಖನಾಮಾ ಕಶ್ಚನ ಯುವಾ ಚ ವಾತಾಯನ  
 ಉಪವಿಶನ್ ಘೋರತರನಿದ್ರಾಗ್ರಸ್ತೋಽಭೂತ್ ತದಾ ಪೌಲೇನ  
 ಬಹುಕ್ಷಣಂ ಕಥಾಯಾಂ ಪ್ರಚಾರಿತಾಯಾಂ ನಿದ್ರಾಮಗ್ನಃ ಸ ತಸ್ಮಾತ್  
 ಉಪರಿಸ್ಥತ್ಯತೀಯಪ್ರಕೋಷ್ಠಾದ್ ಅಪತತ್, ತತೋ ಲೋಕಾಸ್ತಂ  
 ಮೃತಕಲ್ಪಂ ಧೃತ್ವೋದತೋಲಯನ್ | 10 ತತಃ ಪೌಲೋಽವರುಹ್ಯ ತಸ್ಯ  
 ಗಾತ್ರೇ ಪತಿತ್ವಾ ತಂ ಕ್ರೋಡೇ ನಿಧಾಯ ಕಥಿತವಾನ್, ಯೂಯಂ  
 ವ್ಯಾಕುಲಾ ಮಾ ಭೂತ ನಾಯಂ ಪ್ರಾಣೈರ್ವಿಯುಕ್ತಃ | 11 ಪಶ್ಚಾತ್ ಸ  
 ಪುನಶ್ಚೋಪರಿ ಗತ್ವಾ ಪೂಪಾನ್ ಭಂಕ್ತ್ವಾ ಪ್ರಭಾತಂ ಯಾವತ್  
 ಕಥೋಪಕಥನೇ ಕೃತ್ವಾ ಪ್ರಸ್ಥಿತವಾನ್ | 12 ತೇ ಚ ತಂ ಜೀವನ್ತಂ  
 ಯುವಾನಂ ಗೃಹೀತ್ವಾ ಗತ್ವಾ ಪರಮಾಪ್ಯಾಯಿತಾ ಜಾತಾಃ | 13  
 ಅನನ್ತರಂ ವಯಂ ಪೋತೇನಾಗ್ರಸರಾ ಭೂತ್ವಾಸ್ಮನಗರಮ್  
 ಉತ್ತೀರ್ಯ್ವ ಪೌಲಂ ಗ್ರಹೀತುಂ ಮತಿಮ್ ಅಕುರ್ಮ್ ಯತಃ ಸ ತತ್ರ  
 ಪದ್ಭ್ಯಾಂ ಪ್ರಜಿತುಂ ಮತಿಂ ಕೃತ್ವೇತಿ ನಿರೂಪಿತವಾನ್ | 14 ತಸ್ಮಾತ್  
 ತತ್ರಾಸ್ಮಾಭಿಃ ಸಾರ್ಧಂ ತಸ್ಮಿನ್ ಮಿಲಿತೇ ಸತಿ ವಯಂ ತಂ ನೀತ್ವಾ  
 ಮಿತುಲೀನ್ಯಪದ್ವೀಪಂ ಪ್ರಾಪ್ತವನ್ತಃ | 15 ತಸ್ಮಾತ್ ಪೋತಂ  
 ಮೋಚಯಿತ್ವಾ ಪರೇಽಹನಿ ಖೀಯೋಪದ್ವೀಪಸ್ಯ ಸಮ್ನುಖಂ  
 ಲಭ್ಯವನ್ತಸ್ತಸ್ಮಾತ್ ಏಕೇನಾಹ್ನಾ ಸಾಮೋಪದ್ವೀಪಂ ಗತ್ವಾ  
 ಪೋತಂ ಲಾಗಯಿತ್ವಾ ತ್ರೋಗುಲ್ಲಿಯೇ ಸ್ಥಿತ್ವಾ ಪರಸ್ಮಿನ್ ದಿವಸೇ  
 ಮಿಲೀತನಗರಮ್ ಉಪಾತಿಷ್ಠಾಮ | 16 ಯತಃ ಪೌಲ ಆಶಿಯಾದೇಶೇ  
 ಕಾಲಂ ಯಾಪಯಿತುಮ್ ನಾಭಿಲಷನ್ ಇಫಿಷನಗರಂ ತ್ಯಕ್ತ್ವಾ

ಯಾತುಂ ಮನ್ತ್ರಣಾಂ ಸ್ಥಿರೀಕೃತವಾನ್; ಯಸ್ಮಾದ್ ಯದಿ  
ಸಾಧ್ಯಂ ಭವತಿ ತರ್ಹಿ ನಿಸ್ತಾರೋತ್ಸವಸ್ಯ ಪಞ್ಚಾಶತ್ತಮದಿನೇ ಸ  
ಯಿರೂಶಾಲಮ್ಯುಪಸ್ಥಾತುಂ ಮತಿಂ ಕೃತವಾನ್ | 17 ಪೌಲೋ  
ಮಿಲೀತಾದ್ ಇಫಿಷಂ ಪ್ರತಿ ಲೋಕಂ ಪ್ರಹಿತ್ಯ ಸಮಾಜಸ್ಯ ಪ್ರಾಚೀನಾನ್  
ಆಹೂಯಾನೀತವಾನ್ | 18 ತೇಷು ತಸ್ಯ ಸಮೀಪಮ್ ಉಪಸ್ಥಿತೇಷು ಸ  
ತೇಭ್ಯ ಇಮಾಂ ಕಥಾಂ ಕಥಿತವಾನ್, ಅಹಮ್ ಆಶಿಯಾದೇಶೇ  
ಪ್ರಥಮಾಗಮನಮ್ ಆರಭ್ಯಾದ್ಯ ಯಾವದ್ ಯುಷ್ಮಾಕಂ ಸನ್ನಿಧೌ ಸ್ಥಿತ್ವಾ  
ಸರ್ವ್ವಸಮಯೇ ಯಥಾಚರಿತವಾನ್ ತದ್ ಯೂಯಂ ಜಾನೀಥ; 19  
ಫಲತಃ ಸರ್ವ್ವಥಾ ನಮ್ರಮನಾಃ ಸನ್ ಬಹುಶ್ರುಪಾತೇನ  
ಯಿಹುದೀಯಾನಾಮ್ ಕುಮನ್ತ್ರಣಾಜಾತನಾನಾಪರೀಕ್ಷಾಭಿಃ ಪ್ರಭೋಃ  
ಸೇವಾಮಕರವಂ | 20 ಕಾಮಪಿ ಹಿತಕಥಾಂ ನ ಗೋಪಾಯಿತವಾನ್  
ತಾಂ ಪ್ರಚಾರ್ಯುಃ ಸಪ್ರಕಾಶಂ ಗೃಹೇ ಗೃಹೇ ಸಮುಪದಿಶ್ಯೇಶ್ಚರಂ ಪ್ರತಿ  
ಮನಃ ಪರಾವರ್ತನೀಯಂ ಪ್ರಭೌ ಯೀಶುಖ್ರೀಷ್ಟೇ ವಿಶ್ವಸನೀಯಂ 21  
ಯಿಹೂದೀಯಾನಾಮ್ ಅನ್ಯದೇಶೀಯಲೋಕಾನಾಂ ಸಮೀಪ  
ಏತಾದೃಶಂ ಸಾಕ್ಷ್ಯಂ ದದಾಮಿ | 22 ಪಶ್ಯತ ಸಾಮ್ಪ್ರತಮ್ ಆತ್ಮನಾಕೃಷ್ಣಃ  
ಸನ್ ಯಿರೂಶಾಲಮ್ನುಗರೇ ಯಾತ್ರಾಂ ಕರೋಮಿ, ತತ್ರ ಮಾಮ್ಪ್ರತಿ  
ಯದ್ಯದ್ ಘಟಿಷ್ಯತೇ ತಾನ್ಯಹಂ ನ ಜಾನಾಮಿ; 23 ಕಿನ್ತು ಮಯಾ  
ಬನ್ಧನಂ ಕ್ಲೇಶಶ್ಚ ಭೋಕ್ತವ್ಯ ಇತಿ ಪವಿತ್ರ ಆತ್ಮಾ ನಗರೇ ನಗರೇ  
ಪ್ರಮಾಣಂ ದದಾತಿ | 24 ತಥಾಪಿ ತಂ ಕ್ಲೇಶಮಹಂ ತ್ಮಣಾಯ ನ  
ಮನ್ಯೇ; ಈಶ್ವರಸ್ಯಾನುಗ್ರಹವಿಷಯಕಸ್ಯ ಸುಸಂವಾದಸ್ಯ ಪ್ರಮಾಣಂ  
ದಾತುಂ, ಪ್ರಭೋ ಯೀಶೋಃ ಸಕಾಶಾದ ಯಸ್ಯಾಃ ಸೇವಾಯಾಃ  
ಭಾರಂ ಪ್ರಾಪ್ನವಂ ತಾಂ ಸೇವಾಂ ಸಾಧಯಿತುಂ ಸಾನಂದಂ ಸ್ವಮಾರ್ಗಂ  
ಸಮಾಪಯಿತುಂ ನಿಜಪ್ರಾಣಾನಪಿ ಪ್ರಿಯಾನ್ ನ ಮನ್ಯೇ | 25 ಅಧುನಾ  
ಪಶ್ಯತ ಯೇಷಾಂ ಸಮೀಪೇಽಹಮ್ ಈಶ್ವರೀಯರಾಜ್ಯಸ್ಯ ಸುಸಂವಾದಂ  
ಪ್ರಚಾರ್ಯುಃ ಭ್ರಮಣಂ ಕೃತವಾನ್ ಏತಾದೃಶಾ ಯೂಯಂ ಮಮ  
ವದನಂ ಪುನ ದ್ರಫಷ್ಟುಂ ನ ಪ್ರಾಪ್ಸ್ಯಥ ಏತದಪ್ಯಹಂ ಜಾನಾಮಿ | 26  
ಯುಷ್ಮಭ್ಯಮ್ ಅಹಮ್ ಈಶ್ವರಸ್ಯ ಸರ್ವ್ವಾನ್ ಆದೇಶಾನ್  
ಪ್ರಕಾಶಯಿತುಂ ನ ನ್ಯವರ್ತೇ | 27 ಅಹಂ ಸರ್ವ್ವೇಷಾಂ ಲೋಕಾನಾಂ  
ರಕ್ತಪಾತದೋಷಾದ್ ಯನ್ನಿದೋಷ ಆಸೇ ತಸ್ಯಾದ್ಯ ಯುಷ್ಮಾನ್

ಸಾಕ್ಷಿಣಃ ಕರೋಮಿ | 28 ಯೂಯಂ ಸ್ವೇಷು ತಥಾ ಯಸ್ಯ  
 ವ್ರಜಸ್ಯಾದ್ಯಕ್ಷನ್ ಆತ್ಮಾ ಯುಷ್ಮಾನ್ ವಿಧಾಯ ನ್ಯಯುಜ್ಞ ತತ್ಸರ್ವಸ್ಮಿನ್  
 ಸಾವಧಾನಾ ಭವತ, ಯ ಸಮಾಜಙ್ಗ ಪ್ರಭು ನಿಜರಕ್ತಮೂಲೈನ  
 ಕ್ರೀತವಾನ ತಮ್ ಅವತ, 29 ಯತೋ ಮಯಾ ಗಮನೇ ಕೃತವವ  
 ದುರ್ಜಯಾ ವ್ಯಕಾ ಯುಷ್ಮಾಕಂ ಮಧ್ಯಂ ಪ್ರವಿಶ್ಯ ವ್ರಜಂ ಪ್ರತಿ  
 ನಿರ್ದಯತಾಮ್ ಆಚರಿಷ್ಯನ್ತಿ, 30 ಯುಷ್ಮಾಕಮೇವ ಮಧ್ಯಾದಪಿ  
 ಲೋಕಾ ಉತ್ಥಾಯ ಶಿಷ್ಯಗಣಮ್ ಅಪಹಂತುಂ ವಿಪರೀತಮ್  
 ಉಪದೇಕ್ಷ್ಯಂತೀತ್ಯಹಂ ಜಾನಾಮಿ | 31 ಇತಿ ಹೇತೋ ಯೂಯಂ  
 ಸಚೈತನ್ಯಾಃ ಸನ್ನಸ್ತಿಷ್ಠತ, ಅಹಙ್ಗ ಸಾಶ್ರುಪಾತಃ ಸನ್ ವತ್ಸರತ್ರಯಂ  
 ಯಾವದ್ ದಿವಾನಿಶಂ ಪ್ರತಿಜನಂ ಬೋಧಯಿತುಂ ನ ನ್ಯವರ್ತೇ ತದಪಿ  
 ಸ್ಮರತ | 32 ಇದಾನೀಂ ಹೇ ಭ್ರಾತರೋ ಯುಷ್ಮಾಕಂ ನಿಷ್ಠಾಂ  
 ಜನಯಿತುಂ ಪವಿತ್ರೀಕೃತಲೋಕಾನಾಂ ಮಧ್ಯೇಽಧಿಕಾರಙ್ಗ ದಾತುಂ  
 ಸಮರ್ಥೋ ಯ ಈಶ್ವರಸ್ತಸ್ಯಾನುಗ್ರಹಸ್ಯ ಯೋ ವಾದಶ್ಚ  
 ತಯೋರುಭಯೋ ಯುಷ್ಮಾನ್ ಸಮಾರ್ಪಯಮ್ | 33 ಕಸ್ಯಾಪಿ  
 ಸ್ವರ್ಣಂ ರೂಪ್ಯಂ ವಸ್ತ್ರಂ ವಾ ಪ್ರತಿ ಮಯಾ ಲೋಭೋ ನ ಕೃತಃ | 34  
 ಕಿನ್ನು ಮಮ ಮತ್ಸಹಚರಲೋಕಾನಾಙ್ಗವಶ್ಯಕವ್ಯಯಾಯ  
 ಮದೀಯಮಿದಂ ಕರದ್ವಯಮ್ ಅಶ್ರಾಮ್ಯದ್ ಏತದ್ ಯೂಯಂ  
 ಜಾನೀಥ | 35 ಅನೇನ ಪ್ರಕಾರೇಣ ಗ್ರಹಣದ್ ದಾನಂ ಭದ್ರಮಿತಿ  
 ಯದ್ವಾಕ್ಯಂ ಪ್ರಭು ಯೀಶುಃ ಕಥಿತವಾನ್ ತತ್ ಸ್ಮರ್ತುಂ  
 ದರಿದ್ರಲೋಕಾನಾಮುಪಕಾರಾರ್ಥಂ ಶ್ರಮಂ ಕರ್ತುಂ ಯುಷ್ಮಾಕಮ್  
 ಉಚಿತಮ್ ಏತತ್ಸರ್ವಂ ಯುಷ್ಮಾನಹಮ್ ಉಪದಿಷ್ಯವಾನ್ | 36  
 ಏತಾಂ ಕಥಾಂ ಕಥಯಿತ್ವಾ ಸ ಜಾನುನೀ ಪಾತಯಿತ್ವಾ ಸರ್ವೈಃ ಸಹ  
 ಪ್ರಾರ್ಥಯತ | 37 ತೇನ ತೇ ಕ್ರನ್ತನ್ತಃ 38 ಪುನ ಮಮ ಮುಖಂ ನ  
 ದ್ರಕ್ಷ್ಯಥ ವಿಶೇಷತ ಏಷಾ ಯಾ ಕಥಾ ತೇನಾಕಥಿ ತತ್ಕಾರಣಾತ್ ಶೋಕಂ  
 ವಿಲಾಪಙ್ಗ ಕೃತ್ವಾ ಕಣ್ಣಂ ಧೃತ್ವಾ ಚುಮ್ಮಿತವನ್ತಃ | ಪಶ್ಚಾತ್ ತೇ ತಂ  
 ಪೋತಂ ನೀತವನ್ತಃ |

**21** ತೈರ್ವಿ ಸೃಷ್ಟಾಃ ಸನ್ನೋ ವಯಂ ಪೋತಂ ಬಾಹಯಿತ್ವಾ  
 ಋಜುಮಾರ್ಗೇಣ ಕೋಷಮ್ ಉಪದ್ವೀಪಮ್ ಆಗತ್ಯ ಪರೇಽಹನಿ  
 ರೋದಿಯೋಪದ್ವೀಪಮ್ ಆಗಚ್ಛಾಮ ತತಸ್ತಸ್ಮಾತ್ ಪಾತಾರಾಯಾಮ್

ಉಪಾತಿಷ್ಠಾಮ | 2 ತತ್ರ ಫೈನೀಕಿಯಾದೇಶಗಾಮಿನಮ್  
 ಪೋತಮೇಕಂ ಪ್ರಾಪ್ಯ ತಮಾರುಹ್ಯ ಗತವಂತಃ | 3 ಕುಪ್ರೋಪದ್ವೀಪಂ  
 ದೃಷ್ಟ್ವಾ ತಂ ಸವ್ಯದಿಶಿ ಸ್ಥಾಪಯಿತ್ವಾ ಸುರಿಯಾದೇಶಂ ಗತ್ವಾ  
 ಪೋತಸ್ಥದ್ರವ್ಯಾಣ್ಯವರೋಹಯಿತುಂ ಸೋರನಗರೇ ಲಾಗಿತವಂತಃ | 4  
 ತತ್ರ ಶಿಷ್ಯಗಣಸ್ಯ ಸಾಕ್ಷಾತ್ಕರಣಾಯ ವಯಂ ತತ್ರ ಸಪ್ತದಿನಾನಿ  
 ಸ್ಥಿತವಂತಃ ಪಶ್ಚಾತ್ತೇ ಪವಿತ್ರೇಣಾತ್ಮನಾ ಪೌಲಂ ವ್ಯಾಹರನ್ ತ್ವಂ  
 ಯಿರೂಶಾಲಮ್ಮಗರಂ ಮಾ ಗಮಃ | 5 ತತಸ್ತೇಷು ಸಪ್ತಸು  
 ದಿನೇಷು ಯಾಪಿತೇಷು ಸತ್ಸು ವಯಂ ತಸ್ಮಾತ್ ಸ್ಥಾನಾತ್  
 ನಿಜವರ್ತನಾ ಗತವಂತಃ, ತಸ್ಮಾತ್ ತೇ ಸಬಾಲವೃದ್ಧವನಿತಾ ಅಸ್ಮಾಭಿಃ  
 ಸಹ ನಗರಸ್ಯ ಪರಿಸರಪರ್ಯುತ್ಸವಮ್ ಆಗತಾಃ ಪಶ್ಚಾದ್ವಯಂ  
 ಜಲಧಿತಟೇ ಜಾನುಪಾತಂ ಪ್ರಾರ್ಥಯಾಮಹಿ | 6 ತತಃ  
 ಪರಸ್ಪರಂ ವಿಸ್ತೃಷ್ಟಾಃ ಸನ್ನೋ ವಯಂ ಪೋತಂ ಗತಾಸ್ತೇ ತು  
 ಸ್ವಸ್ವಗೃಹಂ ಪ್ರತ್ಯಾಗತವಂತಃ | 7 ವಯಂ ಸೋರನಗರಾತ್ ನಾವಾ  
 ಪ್ರಸ್ಥಾಯ ತಲಿಮಾಯಿನಗರಮ್ ಉಪಾತಿಷ್ಠಾಮ ತತ್ರಾಸ್ಮಾಕಂ  
 ಸಮುದ್ರೀಯಮಾರ್ಗಸ್ಯಾನ್ತೋಽಭವತ್ ತತ್ರ ಭ್ರಾತೃಗಣಂ ನಮಸ್ಕೃತ್ಯ  
 ದಿನಮೇಕಂ ತೈಃ ಸಾರ್ಧಮ್ ಉಷತವಂತಃ | 8 ಪರೇ ಽಹನಿ ಪೌಲಸ್ತಸ್ಯ  
 ಸಜ್ಜಿನೋ ವಯಂ ಪ್ರತಿಷ್ಠಮಾನಾಃ ಕೈಸರಿಯಾನಗರಮ್ ಆಗತ್ಯ  
 ಸುಸಂವಾದಪ್ರಚಾರಕಾನಾಂ ಸಪ್ತಜನಾನಾಂ ಫಿಲಿಪನಾಮ್ನ ಏಕಸ್ಯ  
 ಗೃಹಂ ಪ್ರವಿಶ್ಯಾವತಿಷ್ಠಾಮ | 9 ತಸ್ಯ ಚತಸ್ರೋ ದುಹಿತರೋಽನೂಥಾ  
 ಭವಿಷ್ಯದ್ವಾದಿನ್ಯ ಆಸನ್ | 10 ತತ್ರಾಸ್ಮಾಸು ಬಹುದಿನಾನಿ  
 ಪ್ರೋಷಿತೇಷು ಯಿಹೂದೀಯದೇಶಾದ್ ಆಗತ್ಯಾಗಾಬನಾಮಾ  
 ಭವಿಷ್ಯದ್ವಾದೀ ಸಮುಪಸ್ಥಿತವಾನ್ | 11 ಸೋಸ್ಮಾಕಂ ಸಮೀಪಮೇತ್ಯ  
 ಪೌಲಸ್ಯ ಕಟಿಬನ್ಧನಂ ಗೃಹೀತ್ವಾ ನಿಜಹಸ್ತಾಪಾದಾನ್ ಬದ್ಧ್ವಾ  
 ಭಾಷಿತವಾನ್ ಯಸ್ಯೇದಂ ಕಟಿಬನ್ಧನಂ ತಂ ಯಿಹೂದೀಯಲೋಕಾ  
 ಯಿರೂಶಾಲಮನಗರ ಇತ್ಥಂ ಬದ್ಧ್ವಾ ಭಿನ್ನದೇಶೀಯಾನಾಂ ಕರೇಷು  
 ಸಮರ್ಪಯಿಷ್ಯಂತೀತಿ ವಾಕ್ಯಂ ಪವಿತ್ರ ಆತ್ಮಾ ಕಥಯತಿ | 12  
 ಏತಾದೃಶೀಂ ಕಥಾಂ ಶ್ರುತ್ವಾ ವಯಂ ತನ್ನಗರವಾಸಿನೋ ಭ್ರಾತರಶ್ಚ  
 ಯಿರೂಶಾಲಮಂ ನ ಯಾತುಂ ಪೌಲಂ ವ್ಯನಯಾಮಹಿ; 13 ಕಿನ್ತು ಸ  
 ಪ್ರತ್ಯಾವಾದೀತ್, ಯೂಯಂ ಕಿಂ ಕುರುಥ? ಕಿಂ ಕ್ರನ್ನನೇನ



ಮಮಾನ್ವಃಕರಣಂ ವಿದೀರ್ಣಂ ಕರಿಷ್ಯಥ? ಪ್ರಭೋ ಯೀಶೋ  
 ನಾರ್ವೋ ನಿಮಿತ್ತಂ ಯಿರೂಶಾಲಮಿ ಬದೋ ಭವಿತುಂ ಕೇವಲ ತನ್ನ  
 ಪ್ರಾಣಾನ್ ದಾತುಮಪಿ ಸಸಜ್ಜೋಸ್ತಿ | 14 ತೇನಾಸ್ಮಾಕಂ ಕಥಾಯಾಮ್  
 ಅಗೃಹೀತಾಯಾಮ್ ಈಶ್ವರಸ್ಯ ಯಥೇಚ್ಛಾ ತಥೈವ ಭವತ್ಪಿತೃಕ್ವಾ  
 ವಯಂ ನಿರಸ್ಯಾಮ | 15 ಪರೇಹನಿ ಪಾಥೇಯದ್ರವ್ಯಾಣಿ  
 ಗೃಹೀತ್ವಾ ಯಿರೂಶಾಲಮಂ ಪ್ರತಿ ಯಾತ್ರಾಮ್ ಅಕುರ್ಮ |  
 16 ತತಃ ಕೈಸರಿಯಾನಗರನಿವಾಸಿನಃ ಕತಿಪಯಾಃ ಶಿಷ್ಯಾ  
 ಅಸ್ಮಾಭಿಃ ಸಾರ್ಧಮ್ ಇತ್ವಾ ಕೃಪ್ರಿಯೇನ ಮ್ನಾಸನ್ನಾಮ್ನಾ ಯೇನ  
 ಪ್ರಾಚೀನಶಿಷ್ಯೇನ ಸಾರ್ಧಮ್ ಅಸ್ಮಾಭಿ ವಸ್ತವ್ಯಂ ತಸ್ಯ ಸಮೀಪಮ್  
 ಅಸ್ಮಾನ್ ನೀತವನ್ತಃ | 17 ಅಸ್ಮಾಸು ಯಿರೂಶಾಲಮ್ಯುಪಸ್ಥಿತೇಷು  
 ತತ್ರಸ್ಥಭ್ರಾತೃಗಣೋಸ್ಮಾನ್ ಆಹ್ಲಾದೇನ ಗೃಹೀತವಾನ್ | 18 ಪರಸ್ಮಿನ್  
 ದಿವಸೇ ಪೌಲೋಸ್ಮಾಭಿಃ ಸಹ ಯಾಕೂಬೋ ಗೃಹಂ ಪ್ರವಿಷ್ಟೇ  
 ಲೋಕಪ್ರಾಚೀನಾಃ ಸರ್ವೇ ತತ್ರ ಪರಿಷದಿ ಸಂಸ್ಥಿತಾಃ | 19 ಅನನ್ತರಂ ಸ  
 ತಾನ್ ನತ್ವಾ ಸ್ವೀಯಪ್ರಚಾರಣೇನ ಭಿನ್ನದೇಶೀಯಾನ್ ಪ್ರತೀಶ್ವರೋ  
 ಯಾನಿ ಕರ್ಮಾಣಿ ಸಾಧಿತವಾನ್ ತದೀಯಾಂ ಕಥಾಮ್ ಅನುಕ್ರಮಾತ್  
 ಕಥಿತವಾನ್ | 20 ಇತಿ ಶ್ರುತ್ವಾ ತೇ ಪ್ರಭುಂ ಧನ್ಯಂ ಪ್ರೋಚ್ಯ  
 ವಾಕ್ಯಮಿದಮ್ ಅಭಾಷನ್ತ ಹೇ ಭ್ರಾತ ಯಿಹೂದೀಯಾನಾಂ ಮಧ್ಯೇ  
 ಬಹುಸಹಸ್ರಾಣಿ ಲೋಕಾ ವಿಶ್ವಾಸಿನ ಆಸತೇ ಕಿನ್ತು ತೇ ಸರ್ವೇ  
 ವ್ಯವಸ್ಥಾಮತಾಚಾರಿಣ ಏತತ್ ಪ್ರತ್ಯಕ್ಷಂ ಪಶ್ಯಸಿ | 21 ಶಿಶೂನಾಂ  
 ತ್ವಕ್ಷೇದನಾದ್ಯಾಚರಣಂ ಪ್ರತಿಷಿದ್ಯ ತ್ವಂ ಭಿನ್ನದೇಶನಿವಾಸಿನೋ  
 ಯಿಹೂದೀಯಲೋಕಾನ್ ಮೂಸಾವಾಕ್ಯಮ್ ಅಶ್ರದ್ಧಾತುಮ್  
 ಉಪದಿಶಸೀತಿ ತೈಃ ಶ್ರುತಮಸ್ತಿ | 22 ತ್ವಮತ್ರಾಗತೋಸೀತಿ ವಾರ್ತಾಂ  
 ಸಮಾಕರ್ಣ್ಯ ಜನನಿವಹೋ ಮಿಲಿತ್ವಾವಶ್ಯಮೇವಾಗಮಿಷ್ಯತಿ; ಅತಏವ  
 ಕಿಂ ಕರಣೀಯಮ್? ಅತ್ರ ವಯಂ ಮನ್ತ್ರಯಿತ್ವಾ ಸಮುಪಾಯಂ ತ್ವಾಂ  
 ವದಾಮಸ್ತಂ ತ್ವಮಾಚರ | 23 ವ್ರತಂ ಕರ್ತುಂ ಕೃತಸಜ್ಜಲ್ವಾ  
 ಯೇಸ್ಮಾಂಕ ಚತ್ವಾರೋ ಮಾನವಾಃ ಸಂತಿ 24 ತಾನ್ ಗೃಹೀತ್ವಾ ತೈಃ  
 ಸಹಿತಃ ಸ್ವಂ ಶುಚಿಂ ಕುರು ತಥಾ ತೇಷಾಂ ಶಿರೋಮುಣ್ಣನೇ ಯೋ  
 ವ್ಯಯೋ ಭವತಿ ತಂ ತ್ವಂ ದೇಹಿ | ತಥಾ ಕೃತೇ ತ್ವದೀಯಾಚಾರೇ  
 ಯಾ ಜನಶ್ರುತಿ ಜಾರ್ಯತೇ ಸಾಲೀಕಾ ಕಿನ್ತು ತ್ವಂ ವಿಧಿಂ

ಪಾಲಯನ್ ವ್ಯವಸ್ಥಾನುಸಾರೇಣೇವಾಚರಸೀತಿ ತೇ ಭೋತೃನೇ | 25  
 ಭಿನ್ನದೇಶೀಯಾನಾಂ ವಿಶ್ವಾಸಿಲೋಕಾನಾಂ ನಿಕಟೇ ವಯಂ ಪತ್ರಂ  
 ಲಿಖಿತ್ವೇತ್ಥಂ ಸ್ಥಿರೀಕೃತವನ್ತಃ, ದೇವಪ್ರಸಾದಭೋಜನಂ ರಕ್ತಂ  
 ಗಲಪೀಡನಮಾರಿತಪ್ರಾಣಿಭೋಜನಂ ವ್ಯಭಿಚಾರಶ್ಚೈತೇಭ್ಯಃ  
 ಸ್ವರಕ್ಷಣವ್ಯತಿರೇಕೇಣ ತೇಷಾಮನ್ಯವಿಧಿಪಾಲನಂ ಕರಣೀಯಂ ನ | 26  
 ತತಃ ಪೌಲಸ್ತಾನ್ ಮಾನುಷಾನಾದಾಯ ಪರಸ್ಮಿನ್ ದಿವಸೇ ತೈಃ ಸಹ  
 ಶುಚಿ ಭೂತ್ವಾ ಮಂದಿರಂ ಗತ್ವಾ ಶೌಚಕರ್ಮಣೋ ದಿನೇಷು  
 ಸಮ್ಪೂರ್ಣೇಷು ತೇಷಾಮ್ ಏಕೈಕಾರ್ಥಂ ನೈವೇದ್ಯಾದ್ಯುತ್ಸರ್ಗೋ  
 ಭವಿಷ್ಯತಿತಿ ಜ್ಞಾಪಿತವಾನ್ | 27 ತೇಷು ಸಪ್ತಸು ದಿನೇಷು  
 ಸಮಾಪ್ತಕಲ್ಪೇಷು ಆಶಿಯಾದೇಶನಿವಾಸಿನೋ ಯಿಹೂದೀಯಾಸ್ತಂ  
 ಮಧ್ಯೇಮಂದಿರಂ ವಿಲೋಕ್ಯ ಜನನಿವಹಸ್ಯ ಮನಃಸು ಕುಪ್ರವೃತ್ತಿಂ  
 ಜನಯಿತ್ವಾ ತಂ ಧೃತ್ವಾ 28 ಪ್ರೋಚ್ಛೈಃ ಪ್ರಾವೋಚನ್, ಹೇ  
 ಇಸ್ರಾಯೇಲ್ಲೋಕಾಃ ಸರ್ವೇ ಸಾಹಾಯ್ಯಂ ಕುರುತ | ಯೋ ಮನುಜ  
 ಏತೇಷಾಂ ಲೋಕಾನಾಂ ಮೂಸಾವ್ಯವಸ್ಥಾಯಾ ಏತಸ್ಯ ಸ್ಥಾನಸ್ಯಾಪಿ  
 ವಿಪರೀತಂ ಸರ್ವತ್ರ ಸರ್ವಾನ್ ಶಿಕ್ಷಯತಿ ಸ ಏಷಃ; ವಿಶೇಷತಃ ಸ  
 ಭಿನ್ನದೇಶೀಯಲೋಕಾನ್ ಮಂದಿರಮ್ ಆನೀಯ ಪವಿತ್ರಸ್ಥಾನಮೇತದ್  
 ಅಪವಿತ್ರಮಕರೋತ್ | 29 ಪೂರ್ವಂ ತೇ ಮಧ್ಯೇನಗರಮ್  
 ಇಫಿಷನಗರೀಯಂ ತ್ರಫಿಮಂ ಪೌಲೇನ ಸಹಿತಂ ದೃಷ್ಟವನ್ತ ಏತಸ್ಮಾತ್  
 ಪೌಲಸ್ತಂ ಮಂದಿರಮಧ್ಯಮ್ ಆನಯದ್ ಇತ್ಯನ್ವಮಿಮತ | 30 ಅತಃಪ  
 ಸರ್ವಸ್ಮಿನ್ ನಗರೇ ಕಲಹೋತ್ಪನ್ನತ್ವಾತ್ ಧಾವನ್ತೋ ಲೋಕಾ ಆಗತ್ಯ  
 ಪೌಲಂ ಧೃತ್ವಾ ಮಂದಿರಸ್ಯ ಬಹಿರಾಕೃಷ್ಯಾನಯನ್ ತತ್ಕ್ಷಣಾದ್ ದ್ವಾರಾಣಿ  
 ಸರ್ವಾಣಿ ಚ ರುದ್ಧಾನಿ | 31 ತೇಷು ತಂ ಹನ್ತುಮುದ್ಯತೇಷು  
 ಯಿರೂಶಾಲಮ್ಮಗರೇ ಮಹಾನುಪದ್ರವೋ ಜಾತ ಇತಿ ವಾರ್ತಾಯಾಂ  
 ಸಹಸ್ರಸೇನಾಪತೇಃ ಕರ್ಣಗೋಚರೀಭೂತಾಯಾಂ ಸತ್ಯಾಂ ಸ  
 ತತ್ಕ್ಷಣಾತ್ ಸೈನ್ಯಾನಿ ಸೇನಾಪತಿಗಣೃ ಗೃಹೀತ್ವಾ ಜವೇನಾಗತವಾನ್ |  
 32 ತತೋ ಲೋಕಾಃ ಸೇನಾಗಣೇನ ಸಹ ಸಹಸ್ರಸೇನಾಪತಿಮ್  
 ಆಗಚ್ಛಂತಂ ದೃಷ್ಟ್ವಾ ಪೌಲತಾಡನಾತೋ ನ್ಯವರ್ತಂತ | 33 ಸ  
 ಸಹಸ್ರಸೇನಾಪತಿಃ ಸನ್ನಿಧಾವಾಗಮ್ಯ ಪೌಲಂ ಧೃತ್ವಾ ಶೃಜ್ಜಲದ್ವಯೇನ  
 ಬದ್ಧಮ್ ಆದಿಶ್ಯ ತಾನ್ ಪೃಷ್ಟವಾನ್ ಏಷ ಕಃ? ಕಿಂ ಕರ್ಮ ಚಾಯಂ

ಕೃತವಾನ್? 34 ತತೋ ಜನಸಮೂಹಸ್ಯ ಕಶ್ಚಿದ್ ಏಕಪ್ರಕಾರಂ ಕಶ್ಚಿದ್  
 ಅನ್ಯಪ್ರಕಾರಂ ವಾಕ್ಯಮ್ ಅರೌತ್ ಸ ತತ್ರ ಸತ್ಯಂ ಜ್ಞಾತುಮ್  
 ಕಲಹಕಾರಣಾದ್ ಅಶಕ್ತಃ ಸನ್ ತಂ ದುರ್ಗಂ ನೇತುಮ್  
 ಆಜ್ಞಾಪಯತ್ | 35 ತೇಷು ಸೋಪಾನಸ್ಯೋಪರಿ ಪ್ರಾಪ್ತೇಷು  
 ಲೋಕಾನಾಂ ಸಾಹಸಕಾರಣಾತ್ ಸೇನಾಗಣಃ ಪೌಲಮುತ್ನೋಲ್ಯ  
 ನೀತವಾನ್ | 36 ತತಃ ಸರ್ವೇ ಲೋಕಾಃ ಪಶ್ಚಾದ್ಗಾಮಿನಃ ಸನ್ತ ಏನಂ  
 ದುರೀಕುರುತೇತಿ ವಾಕ್ಯಮ್ ಉಚ್ಚೈರವದನ್ | 37 ಪೌಲಸ್ಯ  
 ದುರ್ಗಾನಯನಸಮಯೇ ಸ ತಸ್ಮೈ ಸಹಸ್ರಸೇನಾಪತಯೇ  
 ಕಥಿತವಾನ್, ಭವತಃ ಪುರಸ್ತಾತ್ ಕಥಾಂ ಕಥಯಿತುಂ ಕಿಮ್  
 ಅನುಮನ್ಯತೇ? ಸ ತಮಪೃಚ್ಛತ್ ತ್ವಂ ಕಿಂ ಯೂನಾನೀಯಾಂ ಭಾಷಾಂ  
 ಜಾನಾಸಿ? 38 ಯೋ ಮಿಸರೀಯೋ ಜನಃ ಪೂರ್ವಂ ವಿರೋಧಂ ಕೃತ್ವಾ  
 ಚತ್ವಾರಿ ಸಹಸ್ರಾಣಿ ಘಾತಕಾನ್ ಸಜ್ಜಿನ್ಃ ಕೃತ್ವಾ ವಿಪಿನಂ ಗತವಾನ್ ತ್ವಂ  
 ಕಿಂ ಸಏವ ನ ಭವಸಿ? 39 ತದಾ ಪೌಲೋಕಥಯತ್ ಅಹಂ  
 ಕಿಲಿಕಿಯಾದೇಶಸ್ಯ ತಾರ್ಷನಗರೀಯೋ ಯಿಹೂದೀಯೋ, ನಾಹಂ  
 ಸಾಮಾನ್ಯನಗರೀಯೋ ಮಾನವಃ; ಅತಏವ ವಿನಯೇಹಂ  
 ಲಾಕಾನಾಂ ಸಮಕ್ಷಂ ಕಥಾಂ ಕಥಯಿತುಂ ಮಾಮನುಜಾನೀಷ್ಟ | 40  
 ತೇನಾನುಜ್ಞಾತಃ ಪೌಲಃ ಸೋಪಾನೋಪರಿ ತಿಷ್ಠನ್ ಹಸ್ತೇನೇಜ್ಜಿತಂ  
 ಕೃತವಾನ್, ತಸ್ಮಾತ್ ಸರ್ವೇ ಸುಸ್ಥಿರಾ ಅಭವನ್ | ತದಾ ಪೌಲ  
 ಇಬ್ರೀಯಭಾಷಯಾ ಕಥಯಿತುಮ್ ಆರಭತ,

**22** ಹೇ ಪಿತೃಗಣಾ ಹೇ ಭ್ರಾತೃಗಣಾಃ, ಇದಾನೀಂ ಮಮ ನಿವೇದನೇ  
 ಸಮವಧತ್ತ | 2 ತದಾ ಸ ಇಬ್ರೀಯಭಾಷಯಾ ಕಥಾಂ ಕಥಯತೀತಿ  
 ಶ್ರುತ್ವಾ ಸರ್ವೇ ಲೋಕಾ ಅತೀವ ನಿಃಶಬ್ದಾ ಸನ್ನೋತಿಷ್ಠನ್ | 3 ಪಶ್ಚಾತ್  
 ಸೋಕಥಯದ್ ಅಹಂ ಯಿಹೂದೀಯ ಇತಿ ನಿಶ್ಚಯಃ  
 ಕಿಲಿಕಿಯಾದೇಶಸ್ಯ ತಾರ್ಷನಗರಂ ಮಮ ಜನ್ಮಭೂಮಿಃ,  
 ಏತನ್ನಗರೀಯಸ್ಯ ಗಮಿಲೀಯೇಲನಾಮ್ನೋಧ್ಯಾಪಕಸ್ಯ ಶಿಷ್ಯೋ ಭೂತ್ವಾ  
 ಪೂರ್ವಪುರುಷಾಣಾಂ ವಿಧಿವ್ಯವಸ್ಥಾನುಸಾರೇಣ ಸಮ್ಪೂರ್ಣರೂಪೇಣ  
 ಶಿಕ್ಷಿತೋಽಭವಮ್ ಇದಾನೀನ್ತನಾ ಯೂಯಂ ಯಾದೃಶಾ ಭವಥ  
 ತಾದೃಶೋಽಹಮಪೀಶ್ವರಸೇವಾಯಾಮ್ ಉದ್ಯೋಗೀ ಜಾತಃ | 4  
 ಮತಮೇತದ್ ದ್ವಿಷ್ಟ್ವಾ ತದ್ರಾಹಿನಾರೀಪುರುಷಾನ್ ಕಾರಾಯಾಂ

ಬದ್ಧಾ ತೇಷಾಂ ಪ್ರಾಣನಾಶಪರ್ಯಂತಾಂ ವಿಪಕ್ಷತಾಮ್ ಅಕರವಮ್ |  
 5 ಮಹಾಯಾಜಕಃ ಸಭಾಸದಃ ಪ್ರಾಚೀನಲೋಕಾಶ್ಚ ಮಮೈತಸ್ಯಾಃ  
 ಕಥಾಯಾಃ ಪ್ರಮಾಣಂ ದಾತುಂ ಶಕ್ನುವನ್ತಿ, ಯಸ್ಮಾತ್ ತೇಷಾಂ  
 ಸಮೀಪಾದ್ ದಮ್ಬೇಷಕನಗರನಿವಾಸಿಭ್ರಾತೃಗಣಾರ್ಥಮ್  
 ಅಜ್ಞಾಪತ್ರಾಣಿ ಗೃಹೀತ್ವಾ ಯೇ ತತ್ರ ಸ್ಥಿತಾಸ್ತಾನ್ ದಣ್ಡಯಿತುಂ  
 ಯಿರೂಶಾಲಮಮ್ ಆನಯನಾರ್ಥಂ ದಮ್ಬೇಷಕನಗರಂ ಗತೋಸ್ತಿ |  
 6 ಕಿನ್ನು ಗಚ್ಛನ್ ತನ್ನಗರಸ್ಯ ಸಮೀಪಂ ಪ್ರಾಪ್ತವಾನ್ ತದಾ  
 ದ್ವಿತೀಯಪ್ರಹರವೇಲಾಯಾಂ ಸತ್ಯಾಮ್ ಅಕಸ್ಮಾದ್ ಗಗಣಾನ್ನಿರ್ಗತ್ಯ  
 ಮಹತೀ ದೀಪ್ತಿ ಮಮ ಚತುರ್ದಶಿ ಪ್ರಕಾಶಿತವತೀ | 7 ತತೋ ಮಯಿ  
 ಭೂಮೌ ಪತಿತೇ ಸತಿ, ಹೇ ಶೌಲ ಹೇ ಶೌಲ ಕುತೋ ಮಾಂ  
 ತಾಡಯಸಿ? ಮಾಮ್ಪ್ರತಿ ಭಾಷಿತ ಏತಾದೃಶ ಏಕೋ ರವೋಪಿ ಮಯಾ  
 ಶ್ರುತಃ | 8 ತದಾಹಂ ಪ್ರತ್ಯವದಂ, ಹೇ ಪ್ರಭೇ ಕೋ ಭವಾನ್? ತತಃ  
 ಸೋಽವಾದೀತ್ ಯಂ ತ್ವಂ ತಾಡಯಸಿ ಸ ನಾಸರತೀಯೋ  
 ಯೀಶುರಹಂ | 9 ಮಮ ಸಜ್ಜಿನೋ ಲೋಕಾಸ್ತಾಂ ದೀಪ್ತಿಂ ದೃಷ್ಟ್ವಾ  
 ಭಿಯಂ ಪ್ರಾಪ್ತಾಃ, ಕಿನ್ನು ಮಾಮ್ಪ್ರತ್ಯುದಿತಂ ತದ್ವಾಕ್ಯಂ ತೇ ನಾಬುದ್ಯಂತ |  
 10 ತತಃ ಪರಂ ಪೃಷ್ಟವಾನಹಂ, ಹೇ ಪ್ರಭೋ ಮಯಾ ಕಿಂ ಕರ್ತವ್ಯಂ?  
 ತತಃ ಪ್ರಭುರಕಥಯತ್, ಉತ್ಥಾಯ ದಮ್ಬೇಷಕನಗರಂ ಯಾಹಿ ತ್ವಯಾ  
 ಯದ್ಯತ್ ಕರ್ತವ್ಯಂ ನಿರೂಪಿತಮಾಸ್ತೇ ತತ್ ತತ್ರ ತ್ವಂ ಜ್ಞಾಪಯಿಷ್ಯಸೇ |  
 11 ಅನನ್ತರಂ ತಸ್ಯಾಃ ಖರತರದೀಪ್ತೇಃ ಕಾರಣಾತ್ ಕಿಮಪಿ ನ ದೃಷ್ಟ್ವಾ  
 ಸಜ್ಜಿಗಣೇನ ಧೃತಹಸ್ತಃ ಸನ್ ದಮ್ಬೇಷಕನಗರಂ ಪ್ರಜಿತವಾನ್ | 12  
 ತನ್ನಗರನಿವಾಸಿನಾಂ ಸರ್ವೇಷಾಂ ಯಿಹೂದೀಯಾನಾಂ ಮಾನ್ಯೋ  
 ವ್ಯವಸ್ಥಾನುಸಾರೇಣ ಭಕ್ತಶ್ಚ ಹನಾನೀಯನಾಮಾ ಮಾನವ ಏಕೋ 13  
 ಮಮ ಸನ್ನಿಧಿಮ್ ಏತ್ಯ ತಿಷ್ಠನ್ ಅಕಥಯತ್, ಹೇ ಭ್ರಾತಃ ಶೌಲ  
 ಸುದೃಷ್ಟಿ ಭವ ತಸ್ಮಿನ್ ದಣ್ಡೇಽಹಂ ಸಮ್ಯಕ್ ತಂ ದೃಷ್ಟವಾನ್ | 14 ತತಃ  
 ಸ ಮಹ್ಯಂ ಕಥಿತವಾನ್ ಯಥಾ ತ್ವಮ್ ಈಶ್ವರಸ್ಯಾಭಿಪ್ರಾಯಂ ವೇತ್ಸಿ  
 ತಸ್ಯ ಶುದ್ಧಸತ್ತ್ವಜನಸ್ಯ ದರ್ಶನಂ ಪ್ರಾಪ್ಯ ತಸ್ಯ ಶ್ರೀಮುಖಸ್ಯ ವಾಕ್ಯಂ  
 ಶೃಣೋಷಿ ತನ್ನಿಮಿತ್ತಮ್ ಅಸ್ಮಾಕಂ ಪೂರ್ವಪುರುಷಾಣಾಮ್  
 ಈಶ್ವರಸ್ತಾಂ ಮನೋನೀತಂ ಕೃತವಾನಂ | 15 ಯತೋ ಯದ್ಯದ್  
 ಅದ್ರಾಕ್ಷೀರಶ್ರೌಷೀಶ್ಚ ಸರ್ವೇಷಾಂ ಮಾನವಾನಾಂ ಸಮೀಪೇ ತ್ವಂ

ತೇಷಾಂ ಸಾಕ್ಷೀ ಭವಿಷ್ಯಸಿ | 16 ಅತಏವ ಕುತೋ ವಿಲಮ್ಬಸೇ? ಪ್ರಭೋ  
 ನಾರ್ಮ್ನಾ ಪ್ರಾರ್ಥ್ಯ ನಿಜಪಾಪಪ್ರಕ್ಷಾಲನಾರ್ಥಂ ಮಜ್ಜನಾಯ  
 ಸಮುತ್ತಿಷ್ಠ | 17 ತತಃ ಪರಂ ಯಿರೂಶಾಲಮ್ನಗರಂ ಪ್ರತ್ಯಾಗತ್ಯ  
 ಮಂದಿರೇಽಹಮ್ ಏಕದಾ ಪ್ರಾರ್ಥಯೇ, ತಸ್ಮಿನ್ ಸಮಯೇಽಹಮ್  
 ಅಭಿಭೂತಃ ಸನ್ ಪ್ರಭೂಂ ಸಾಕ್ಷಾತ್ ಪಶ್ಯನ್, 18 ತ್ವಂ ತ್ವರಯಾ  
 ಯಿರೂಶಾಲಮಃ ಪ್ರತಿಷ್ಯಸ್ವ ಯತೋ ಲೋಕಾಮಯಿ ತವ ಸಾಕ್ಷ್ಯಂ ನ  
 ಗ್ರಹೀಷ್ಯನ್ತಿ, ಮಾಮ್ಪ್ರತ್ಯುದಿತಂ ತಸ್ಯೇದಂ ವಾಕ್ಯಮ್ ಅಶ್ರೌಷಮ್ | 19  
 ತತೋಹಂ ಪ್ರತ್ಯವಾದಿಷಮ್ ಹೇ ಪ್ರಭೋ ಪ್ರತಿಭಜನಭವನಂ ತ್ವಯಿ  
 ವಿಶ್ವಾಸಿನೋ ಲೋಕಾನ್ ಬದ್ಧ್ವಾ ಪ್ರಹೃತವಾನ್, 20 ತಥಾ ತವ ಸಾಕ್ಷಿಣಃ  
 ಸ್ತಿಫಾನಸ್ಯ ರಕ್ತಪಾತನಸಮಯೇ ತಸ್ಯ ವಿನಾಶಂ ಸಮ್ಮನ್ಯ ಸನ್ನಿಧೌ ತಿಷ್ಯನ್  
 ಹನ್ಯಲೋಕಾನಾಂ ವಾಸಾಂಸಿ ರಕ್ಷಿತವಾನ್, ಏತತ್ ತೇ ವಿದುಃ | 21  
 ತತಃ ಸೋಽಕಥಯತ್ ಪ್ರತಿಷ್ಯಸ್ವ ತ್ವಾಂ ದೂರಸ್ಥಭಿನ್ನದೇಶೀಯಾನಾಂ  
 ಸಮೀಪಂ ಪ್ರೇಷಯಿಷ್ಯೇ | 22 ತದಾ ಲೋಕಾ ಏತಾವತ್ಪರ್ಯುನ್ತಾಂ  
 ತದೀಯಾಂ ಕಥಾಂ ಶ್ರುತ್ವಾ ಪ್ರೋಚ್ಛೈರಕಥಯನ್, ಏನಂ  
 ಭೂಮಣ್ಣಲಾದ್ ದೂರೀಕುರುತ, ಏತಾದೃಶಜನಸ್ಯ ಜೀವನಂ  
 ನೋಚಿತಮ್ | 23 ಇತ್ಯುಚ್ಛೈಃ ಕಥಯಿತ್ವಾ ವಸನಾನಿ ಪರಿತ್ಯಜ್ಯ ಗಗಣಂ  
 ಪ್ರತಿ ಧೂಲೀರಕ್ಷಿಪನ್ 24 ತತಃ ಸಹಸ್ರಸೇನಾಪತಿಃ ಪೌಲಂ  
 ದುರ್ಗಾಭ್ಯನ್ತರ ನೇತುಂ ಸಮಾದಿಶತ್ | ಏತಸ್ಯ ಪ್ರತಿಕೂಲಾಃ  
 ಸನ್ನೋ ಲೋಕಾಃ ಕಿನ್ನಿಮಿತ್ತಮ್ ಏತಾವದುಚ್ಛೈಃಸ್ವರಮ್  
 ಅಕುರ್ವನ್, ಏತದ್ ವೇತ್ತಂ ತಂ ಕಶಯಾ ಪ್ರಹೃತ್ಯ ತಸ್ಯ ಪರೀಕ್ಷಾಂ  
 ಕರ್ತುಮಾದಿಶತ್ | 25 ಪದಾತಯಶ್ಚರ್ಮನಿರ್ಮಿತರಜ್ಜುಭಿಸ್ತಸ್ಯ  
 ಬನ್ಧನಂ ಕರ್ತುಮುದ್ಯತಾಸ್ತಾಸ್ತದಾನೀಂ ಪೌಲಃ ಸಮ್ಮುಖಸ್ಥಿತಂ  
 ಶತಸೇನಾಪತಿಮ್ ಉಕ್ತವಾನ್ ದಣ್ಡಾಜ್ಞಾಯಾಮ್ ಅಪ್ರಾಪ್ತಾಯಾಂ ಕಿಂ  
 ರೋಮಿಲೋಕಂ ಪ್ರಹರ್ತುಂ ಯುಷ್ಮಾಕಮ್ ಅಧಿಕಾರೋಸ್ತಿ? 26  
 ಏನಾಂ ಕಥಾಂ ಶ್ರುತ್ವಾ ಸ ಸಹಸ್ರಸೇನಾಪತೇಃ ಸನ್ನಿಧಿಂ ಗತ್ವಾ ತಾಂ  
 ವಾರ್ತಾಮವದತ್ ಸ ರೋಮಿಲೋಕ ಏತಸ್ಮಾತ್ ಸಾವಧಾನಃ ಸನ್  
 ಕರ್ಮ ಕುರು | 27 ತಸ್ಮಾತ್ ಸಹಸ್ರಸೇನಾಪತಿ ಗತ್ವಾ ತಮಪ್ರಾಕ್ಷೀತ್  
 ತ್ವಂ ಕಿಂ ರೋಮಿಲೋಕಃ? ಇತಿ ಮಾಂ ಬ್ರೂಹಿ | ಸೋಽಕಥಯತ್  
 ಸತ್ಯಮ್ | 28 ತತಃ ಸಹಸ್ರಸೇನಾಪತಿಃ ಕಥಿತವಾನ್ ಬಹುದ್ರವಿಣಂ

ದತ್ತಾಹಂ ತತ್ ಪೌರಸಖ್ಯಂ ಪ್ರಾಪ್ತವಾನ್; ಕಿನ್ನು ಪೌಲಃ ಕಥಿತವಾನ್  
 ಅಹಂ ಜನುನಾ ತತ್ ಪ್ರಾಪ್ತೋಽಸ್ಮಿ | 29 ಇತ್ಥಂ ಸತಿ ಯೇ ಪ್ರಹಾರೇಣ  
 ತಂ ಪರೀಕ್ಷಿತುಂ ಸಮುದ್ಯತಾ ಆಸನ್ ತೇ ತಸ್ಯ ಸಮೀಪಾತ್ ಪ್ರಾತಿಷ್ಠನ್ತಃ  
 ಸಹಸ್ರಸೇನಾಪತಿಸ್ತಂ ರೋಮಿಲೋಕಂ ವಿಜ್ಞಾಯ ಸ್ವಯಂ ಯತ್ ತಸ್ಯ  
 ಬನ್ಧನಮ್ ಅಕಾರ್ಷೀತ್ ತತ್ಕಾರಣಾದ್ ಅಬಿಭೇತ್ | 30  
 ಯಿಹೂದೀಯಲೋಕಾಃ ಪೌಲಂ ಕುತೋಽಪವದಂತೇ ತಸ್ಯ ವೃತ್ತಾಂತಂ  
 ಜ್ಞಾತುಂ ವಾಙ್ಮನ್ ಸಹಸ್ರಸೇನಾಪತಿಃ ಪರೇಽಹನಿ ಪೌಲಂ ಬನ್ಧನಾತ್  
 ಮೋಚಯಿತ್ವಾ ಪ್ರಧಾನಯಾಜಕಾನ್ ಮಹಾಸಭಾಯಾಃ  
 ಸರ್ವಲೋಕಾಶ್ಚ ಸಮುಪಸ್ಥಾತುಮ್ ಆದಿಶ್ಯ ತೇಷಾಂ ಸನ್ನಿಧೌ ಪೌಲಮ್  
 ಅವರೋಹ್ಯ ಸ್ಥಾಪಿತವಾನ್ |

**23** ಸಭಾಸದ್ಲೋಕಾನ್ ಪ್ರತಿ ಪೌಲೋಽನನ್ಯದೃಷ್ಟ್ಯಾ ಪಶ್ಯನ್  
 ಅಕಥಯತ್, ಹೇ ಭ್ರಾತೃಗಣಾ ಅದ್ಯ ಯಾವತ್ ಸರಲೇನ  
 ಸರ್ವಾನ್ತಃಕರಣೇನೇಶ್ವರಸ್ಯ ಸಾಕ್ಷಾದ್ ಆಚರಾಮಿ | 2 ಅನೇನ  
 ಹನಾನೀಯನಾಮಾ ಮಹಾಯಾಜಕಸ್ತಂ ಕಪೋಲೇ  
 ಚಪೇಟೇನಾಹಂತುಂ ಸಮೀಪಸ್ಥಲೋಕಾನ್ ಆದಿಷ್ಟವಾನ್ | 3 ತದಾ  
 ಪೌಲಸ್ತಮವದತ್, ಹೇ ಬಹಿಷ್ಠರಿಷ್ಟೃತ, ಈಶ್ವರಸ್ತ್ವಾಂ ಪ್ರಹರ್ತ್ವಮ್  
 ಉದ್ಯತೋಸ್ತಿ, ಯತೋ ವ್ಯವಸ್ಥಾನುಸಾರೇಣ ವಿಚಾರಯಿತುಮ್  
 ಉಪವಿಶ್ಯ ವ್ಯವಸ್ಥಾಂ ಲಜ್ಜಿತ್ವಾ ಮಾಂ ಪ್ರಹರ್ತ್ವಮ್ ಆಜ್ಞಾಪಯಸಿ | 4  
 ತತೋ ನಿಕಟಿಸ್ಥಾ ಲೋಕಾ ಅಕಥಯನ್, ತ್ವಂ ಕಿಮ್ ಈಶ್ವರಸ್ಯ  
 ಮಹಾಯಾಜಕಂ ನಿನ್ದಸಿ? 5 ತತಃ ಪೌಲಃ ಪ್ರತಿಭಾಷಿತವಾನ್ ಹೇ  
 ಭ್ರಾತೃಗಣ ಮಹಾಯಾಜಕ ಏಷ ಇತಿ ನ ಬುದ್ಧಂ ಮಯಾ ತದನ್ಯಚ್ಛ  
 ಸ್ವಲೋಕಾನಾಮ್ ಅಧಿಪತಿಂ ಪ್ರತಿ ದುವರ್ಷ್ಯಕ್ಯಂ ಮಾ ಕಥಯ,  
 ಏತಾದೃಶೀ ಲಿಪಿರಸ್ತಿ | 6 ಅನನ್ತರಂ ಪೌಲಸ್ತೇಷಾಮ್ ಅರ್ಧಂ  
 ಸಿದೂಕಿಲೋಕಾ ಅರ್ಧಂ ಫಿರೂಶಿಲೋಕಾ ಇತಿ ದೃಷ್ಟ್ವಾ  
 ಪ್ರೋಚ್ಛೈಃ ಸಭಾಸ್ಥಲೋಕಾನ್ ಅವದತ್ ಹೇ ಭ್ರಾತೃಗಣ ಅಹಂ  
 ಫಿರೂಶಿಮತಾವಲಮ್ಬೀ ಫಿರೂಶಿನಃ ಸತ್ನಾನಶ್ಚ ಮೃತಲೋಕಾನಾಮ್  
 ಉತ್ಥಾನೇ ಪ್ರತ್ಯಾಶಾಕರಣಾದ್ ಅಹಮಪವಾದಿತೋಸ್ಮಿ | 7 ಇತಿ  
 ಕಥಾಯಾಂ ಕಥಿತಾಯಾಂ ಫಿರೂಶಿಸಿದೂಕಿನೋಃ ಪರಸ್ಪರಂ  
 ಭಿನ್ನವಾಕ್ಯತ್ವಾತ್ ಸಭಾಯಾ ಮಧ್ಯೇ ದ್ವೌ ಸಂಘೌ ಜಾತೌ |

8 ಯತಃ ಸಿದೂಕಿಲೋಕಾ ಉತ್ಥಾನಂ ಸ್ವರ್ಗೀಯದೂತಾ  
ಆತ್ಮಾನಶ್ಚ ಸರ್ವೇಷಾಮ್ ಏತೇಷಾಂ ಕಮಪಿ ನ ಮನ್ಯಂತೇ, ಕಿನ್ನು  
ಫಿರೂಶಿನಃ ಸರ್ವಮ್ ಅಜ್ಞೇಕುರ್ವನ್ತಿ | 9 ತತಃ ಪರಸ್ಪರಮ್  
ಅತಿಶಯಕೋಲಾಹಲೇ ಸಮುಪಸ್ಥಿತೇ ಫಿರೂಶಿನಾಂ ಪಕ್ಷೀಯಾಃ  
ಸಭಾಸ್ಥಾ ಅಧ್ಯಾಪಕಾಃ ಪ್ರತಿಪಕ್ಷಾ ಉತ್ತಿಷ್ಠನ್ತೋ ಽಕಥಯನ್, ಏತಸ್ಯ  
ಮಾನವಸ್ಯ ಕಮಪಿ ದೋಷಂ ನ ಪಶ್ಯಾಮಃ; ಯದಿ ಕಶ್ಚಿದ್ ಆತ್ಮಾ ವಾ  
ಕಶ್ಚಿದ್ ದೂತ ಏನಂ ಪ್ರತ್ಯಾದಿಶತ್ ತರ್ಹಿ ವಯಮ್ ಈಶ್ವರಸ್ಯ  
ಪ್ರಾತಿಕೂಲ್ಯೇನ ನ ಯೋತ್ಸ್ಯಾಮಃ | 10 ತಸ್ಮಾದ್ ಅತೀವ  
ಭಿನ್ನವಾಕ್ಯತ್ವೇ ಸತಿ ತೇ ಪೌಲಂ ಖಣ್ಡಂ ಖಣ್ಡಂ ಕರಿಷ್ಯಂತೀತ್ಯಾಶಜ್ಜಯಾ  
ಸಹಸ್ರಸೇನಾಪತಿಃ ಸೇನಾಗಣಂ ತತ್ಸಾನ್ಯಂ ಯಾತುಂ ಸಭಾತೋ  
ಬಲಾತ್ ಪೌಲಂ ಧೃತ್ವಾ ದುರ್ಗಂ ನೇತಇಶ್ಚಾಜ್ಞಾಪಯತ್ | 11 ರಾತ್ರೋ  
ಪ್ರಭುಸ್ತಸ್ಯ ಸಮೀಪೇ ತಿಷ್ಠನ್ ಕಥಿತವಾನ್ ಹೇ ಪೌಲ ನಿರ್ಭಯೋ ಭವ  
ಯಥಾ ಯಿರೂಶಾಲಮ್ಮಗರೇ ಮಯಿ ಸಾಕ್ಷ್ಯಂ ದತ್ತವಾನ್ ತಥಾ  
ರೋಮಾನಗರೇಪಿ ತ್ವಯಾ ದಾತವ್ಯಮ್ | 12 ದಿನೇ ಸಮುಪಸ್ಥಿತೇ ಸತಿ  
ಕಿಯನ್ತೋ ಯಿಹೂದೀಯಲೋಕಾ ಏಕಮನ್ತ್ರಣಾಃ ಸಂತಃ ಪೌಲಂ ನ  
ಹತ್ವಾ ಭೋಜನಪಾನೇ ಕರಿಷ್ಯಾಮ ಇತಿ ಶಪಥೇನ ಸ್ನಾನ್ ಅಬದ್ಧನ್ |  
13 ಚತ್ವಾರಿಂಶಜ್ಜನೇಭ್ಯೋಽಧಿಕಾ ಲೋಕಾ ಇತಿ ಪಣಮ್ ಅಕುರ್ವನ್ |  
14 ತೇ ಮಹಾಯಾಜಕಾನಾಂ ಪ್ರಾಚೀನಲೋಕಾನಾಂ ಸಮೀಪಂ ಗತ್ವಾ  
ಕಥಯನ್, ವಯಂ ಪೌಲಂ ನ ಹತ್ವಾ ಕಿಮಪಿ ನ ಭೋಕ್ಷ್ಯಾಮಹೇ  
ದೃಢೇನಾನೇನ ಶಪಥೇನ ಬದ್ಧಾ ಅಭವಾಮ | 15 ಅತಏವ  
ಸಾಮ್ಪ್ರತಂ ಸಭಾಸದ್ಲೋಕೈಃ ಸಹ ವಯಂ ತಸ್ಮಿನ್ ಕಶ್ಚಿದ್  
ವಿಶೇಷವಿಚಾರಂ ಕರಿಷ್ಯಾಮಸ್ತದರ್ಥಂ ಭವಾನ್ ಶ್ಲೋ ಽಸ್ಮಾಕಂ  
ಸಮೀಪಂ ತಮ್ ಆನಯತ್ವಿತಿ ಸಹಸ್ರಸೇನಾಪತಯೇ ನಿವೇದನಂ  
ಕುರುತ ತೇನ ಯುಷ್ಮಾಕಂ ಸಮೀಪಂ ಉಪಸ್ಥಿತೇಃ ಪೂರ್ವಂ ವಯಂ  
ತಂ ಹನ್ನು ಸಜ್ಜಿಷ್ಯಾಮ | 16 ತದಾ ಪೌಲಸ್ಯ ಭಾಗಿನೇಯಸ್ತೇಷಾಮಿತಿ  
ಮನ್ತ್ರಣಾಂ ವಿಜ್ಞಾಯ ದುರ್ಗಂ ಗತ್ವಾ ತಾಂ ವಾರ್ತಾಂ ಪೌಲಮ್  
ಉಕ್ತವಾನ್ | 17 ತಸ್ಮಾತ್ ಪೌಲ ಏಕಂ ಶತಸೇನಾಪತಿಮ್ ಆಹೂಯ  
ವಾಕ್ಯಮಿದಮ್ ಭಾಷಿತವಾನ್ ಸಹಸ್ರಸೇನಾಪತೇಃ ಸಮೀಪೇಽಸ್ಯ  
ಯುವಮನುಷ್ಯಸ್ಯ ಕಿಂಚ್ಚಿನ್ನಿವೇದನಮ್ ಆಸ್ತೇ, ತಸ್ಮಾತ್ ತತ್ಸವಿಧಮ್

ಏನಂ ನಯ | 18 ತತಃ ಸ ತಮಾದಾಯ ಸಹಸ್ರಸೇನಾಪತೇಃ  
 ಸಮೀಪಮ್ ಉಪಸ್ಥಾಯ ಕಥಿತವಾನ್, ಭವತಃ ಸಮೀಪೇಽಸ್ಯ ಕಿಮಪಿ  
 ನಿವೇದನಮಾಸ್ತೇ ತಸ್ಮಾತ್ ಬನ್ಧಿಃ ಪೌಲೋ ಮಾಮಾಹೂಯ ಭವತಃ  
 ಸಮೀಪಮ್ ಏನಮ್ ಆನೇತುಂ ಪ್ರಾರ್ಥಿತವಾನ್ | 19 ತದಾ  
 ಸಹಸ್ರಸೇನಾಪತಿಸ್ತಸ್ಯ ಹಸ್ತಂ ಧೃತ್ವಾ ನಿರ್ಜನಸ್ಥಾನಂ ನೀತ್ವಾ ಪೃಷ್ಠವಾನ್  
 ತವ ಕಿಂ ನಿವೇದನಂ? ತತ್ ಕಥಯ | 20 ತತಃ ಸೋಕಥಯತ್,  
 ಯಿಹೂದೀಯಲಾಕಾಃ ಪೌಲೇ ಕಮಪಿ ವಿಶೇಷವಿಚಾರಂ ಛಲಂ ಕೃತ್ವಾ  
 ತಂ ಸಭಾಂ ನೇತುಂ ಭವತಃ ಸಮೀಪೇ ನಿವೇದಯಿತುಂ  
 ಅಮನ್ತ್ರಯನ್ | 21 ಕಿನ್ನು ಮವತಾ ತನ್ನ ಸ್ವೀಕರ್ತವ್ಯಂ ಯತಸ್ತೇಷಾಂ  
 ಮಧ್ಯೇವರ್ತಿನಶ್ಚತ್ವಾರಿಂಶಜ್ಜನೇಭ್ಯೋ ಽಧಿಕಲೋಕಾ ಏಕಮನ್ತ್ರಣಾ  
 ಭೂತ್ವಾ ಪೌಲಂ ನ ಹತ್ವಾ ಭೋಜನಂ ಪಾನಾನ್ ನ ಕರಿಷ್ಯಾಮ ಇತಿ  
 ಶಪಥೇನ ಬದ್ಧಾಃ ಸನ್ನೋ ಘಾತಕಾ ಇವ ಸಜ್ಜಿತಾ ಇದಾನೀಂ ಕೇವಲಂ  
 ಭವತೋ ಽನುಮತಿಮ್ ಅಪೇಕ್ಷಂತೇ | 22 ಯಾಮಿಮಾಂ ಕಥಾಂ ತ್ವಂ  
 ನಿವೇದಿತವಾನ್ ತಾಂ ಕಸ್ಮೈಚಿದಪಿ ಮಾ ಕಥಯೇತ್ಯುಕ್ತ್ವಾ  
 ಸಹಸ್ರಸೇನಾಪತಿಸ್ತಂ ಯುವಾನಂ ವಿಸೃಷ್ಟವಾನ್ | 23 ಅನನ್ದರಂ  
 ಸಹಸ್ರಸೇನಾಪತಿ ದ್ವೌ ಶತಸೇನಾಪತೀ ಆಹೂಯೇದಮ್  
 ಆದಿಶತ್, ಯುವಾಂ ರಾತ್ರೌ ಪ್ರಹರೈಕಾವಶಿಷ್ಟಾಯಾಂ ಸತ್ಯಾಂ  
 ಕೈಸರಿಯಾನಗರಂ ಯಾತುಂ ಪದಾತಿಸೈನ್ಯಾನಾಂ ದ್ವೇ ಶತೇ  
 ಘೋಟಿಕಾರೋಹಿಸೈನ್ಯಾನಾಂ ಸಪ್ತತಿಂ ಶಕ್ತಿಧಾರಿಸೈನ್ಯಾನಾಂ ದ್ವೇ ಶತೇ  
 ಚ ಜನಾನ್ ಸಜ್ಜಿತಾನ್ ಕುರುತಂ | 24 ಪೌಲಮ್ ಆರೋಹಯಿತುಂ  
 ಫೀಲಿಕ್ಷಾಧಿಪತೇಃ ಸಮೀಪಂ ನಿರ್ವಿಘ್ನಂ ನೇತುಂ ವಾಹನಾನಿ  
 ಸಮುಪಸ್ಥಾಪಯತಂ | 25 ಅಪರಂ ಸ ಪತ್ರಂ ಲಿಖಿತ್ವಾ ದತ್ತವಾನ್  
 ತಲ್ಲಿಖಿತಮೇತತ್, 26 ಮಹಾಮಹಿಮಶ್ರೀಯುಕ್ತಫೀಲಿಕ್ಷಾಧಿಪತಯೇ  
 ಕ್ಲೌದಿಯಲುಷಿಯಸ್ಯ ನಮಸ್ಕಾರಃ | 27 ಯಿಹೂದೀಯಲೋಕಾಃ  
 ಪೂರ್ವಮ್ ಏನಂ ಮಾನವಂ ಧೃತ್ವಾ ಸ್ವಹಸ್ತೈ ಹ್ನುಮ್ ಉದ್ಯತಾ  
 ಏತಸ್ಮಿನ್ನನ್ತರೇ ಸಸ್ಮಿನ್ನೋಹಂ ತತ್ರೋಪಸ್ಥಾಯ ಏಷ ಜನೋ  
 ರೋಮೀಯ ಇತಿ ವಿಜ್ಞಾಯ ತಂ ರಕ್ಷಿತವಾನ್ | 28 ಕಿನ್ನಿಮಿತ್ತಂ ತೇ  
 ತಮಪವದಂತೇ ತಜ್ಞಾತುಂ ತೇಷಾ ಸಭಾಂ ತಮಾನಾಯಿತವಾನ್ | 29  
 ತತಸ್ತೇಷಾಂ ವ್ಯವಸ್ಥಾಯಾ ವಿರುದ್ಧಯಾ ಕಯಾಚನ ಕಥಯಾ



ಸೋಽಪವಾದಿತೋಽಭವತ್, ಕಿನ್ನು ಸ ಶೃಜ್ಜಲಬನ್ಧನಾರ್ಹೋ ವಾ  
ಪ್ರಾಣನಾಶಾರ್ಹೋ ಭವತೀದೃಶಃ ಕೋಪ್ಯಪರಾಧೋ ಮಯಾಸ್ಯ ನ  
ದೃಷ್ಟಃ | 30 ತಥಾಪಿ ಮನುಷ್ಯಸ್ಯಾಸ್ಯ ವಧಾರ್ಥಂ ಯಿಹೂದೀಯಾ  
ಘಾತಕಾಞ್ವ ಸಜ್ಜಿತಾ ಏತಾಂ ವಾರ್ತಾಂ ಶ್ರುತ್ವಾ ತತ್ಕ್ಷಣಾತ್ ತವ  
ಸಮೀಪಮೇನಂ ಪ್ರೇಷಿತವಾನ್ ಅಸ್ಯಾಪವಾದಕಾಂಶ್ಚ ತವ ಸಮೀಪಂ  
ಗತ್ವಾಪವದಿತುಮ್ ಆಜ್ಞಾಪಯಮ್ | ಭವತಃ ಕುಶಲಂ ಭೂಯಾತ್ |  
31 ಸೈನ್ಯಗಣ ಆಜ್ಞಾನುಸಾರೇಣ ಪೌಲಂ ಗೃಹೀತ್ವಾ ತಸ್ಯಾಂ ರಜನ್ಯಾಮ್  
ಆನ್ವಿಪಾತ್ರನಗರಮ್ ಆನಯತ್ | 32 ಪರೇಽಹನಿ ತೇನ ಸಹ ಯಾತುಂ  
ಘೋಟಿಕಾರೂಢಸೈನ್ಯಗಣಂ ಸ್ಥಾಪಯಿತ್ವಾ ಪರಾವೃತ್ಯ ದುರ್ಗಂ  
ಗತವಾನ್ | 33 ತತಃ ಪರೇ ಘೋಟಿಕಾರೋಹಿಸೈನ್ಯಗಣಃ  
ಕೈಸರಿಯಾನಗರಮ್ ಉಪಸ್ಥಾಯ ತತ್ಪತ್ರಮ್ ಅಧಿಪತೇಃ ಕರೇ  
ಸಮರ್ಪ್ಯ ತಸ್ಯ ಸಮೀಪೇ ಪೌಲಮ್ ಉಪಸ್ಥಾಪಿತವಾನ್ | 34  
ತದಾಧಿಪತಿಸ್ತತ್ತತ್ರಂ ಪರಿತ್ವಾ ಪೃಷ್ಠವಾನ್ ಏಷ ಕಿಮ್ಪುದೇಶೀಯೋ  
ಜನಃ? ಸ ಕಿಲಿಕಿಯಾಪ್ರದೇಶೀಯ ಏಕೋ ಜನ ಇತಿ ಜ್ಞಾತ್ವಾ  
ಕಥಿತವಾನ್, 35 ತವಾಪವಾದಕಗಣ ಆಗತೇ ತವ ಕಥಾಂ  
ಶ್ರೋಷ್ಯಾಮಿ | ಹೇರೋದ್ರಾಜಗೃಹೇ ತಂ ಸ್ಥಾಪಯಿತುಮ್  
ಆದಿಷ್ಟವಾನ್ |

**24** ಪಶ್ಚಾಭ್ಯೋ ದಿನೇಭ್ಯಃ ಪರಂ ಹನಾನೀಯನಾಮಾ  
ಮಹಾಯಾಜಕೋಽಧಿಪತೇಃ ಸಮಕ್ಷಂ ಪೌಲಸ್ಯ ಪ್ರಾತಿಕೂಲ್ಯೇನ  
ನಿವೇದಯಿತುಂ ತರ್ತುಲ್ಲನಾಮಾನಂ ಕಷ್ಟನ ವಕ್ತಾರಂ  
ಪ್ರಾಚೀನಜನಾಂಶ್ಚ ಸಜ್ಜಿನಃ ಕೃತ್ವಾ ಕೈಸರಿಯಾನಗರಮ್ ಆಗಚ್ಛತ್ | 2  
ತತಃ ಪೌಲೇ ಸಮಾನೀತೇ ಸತಿ ತರ್ತುಲ್ಲಸ್ತಸ್ಯಾಪವಾದಕಥಾಂ  
ಕಥಯಿತುಮ್ ಆರಭತ ಹೇ ಮಹಾಮಹಿಮಫೀಲಿಕ್ಷ ಭವತೋ  
ವಯಮ್ ಅತಿನಿರ್ವಿಘ್ನಂ ಕಾಲಂ ಯಾಪಯಾಮೋ ಭವತಃ  
ಪರಿಣಾಮದರ್ಶಿತಯಾ ಏತದ್ದೇಶೀಯಾನಾಂ ಬಹೂನಿ ಮಜ್ಜಲಾನಿ  
ಘಟಿತಾನಿ, 3 ಇತಿ ಹೇತೋ ವರ್ಯಮತಿಕ್ಯತಜ್ಞಾಃ ಸನ್ತಃ ಸರ್ವತ್ರ  
ಸರ್ವದಾ ಭವತೋ ಗುಣಾನ್ ಗಾಯಮಃ | 4 ಕಿನ್ನು ಬಹುಭಿಃ ಕಥಾಭಿ  
ರ್ಭವನ್ತಂ ಯೇನ ನ ವಿರಜ್ಜಯಾಮಿ ತಸ್ಮಾಡ್ ವಿನಯೇ  
ಭವಾನ್ ಬನುಕಮ್ಪ್ಯ ಮದಲ್ಪಕಥಾಂ ಶೃಣೋತು | 5 ಏಷ

ಮಹಾಮಾರೀಸ್ವರೂಪೋ ನಾಸರತೀಯಮತಗ್ರಾಹಿಸಂಘಾತಸ್ಯ  
 ಮುಖ್ಯೋ ಭೂತ್ವಾ ಸರ್ವದೇಶೇಷು ಸರ್ವೇಷಾಂ ಯಿಹೂದೀಯಾನಾಂ  
 ರಾಜದ್ರೋಹಾಚರಣಪ್ರವೃತ್ತಿಂ ಜನಯತೀತ್ಯಸ್ಮಾಭಿ ನಿಶ್ಚಿತಂ | 6 ಸ  
 ಮಂದಿರಮಪಿ ಅಶುಚಿ ಕರ್ತುಂ ಚೇಷ್ಟಿತವಾನ್; ಇತಿ ಕಾರಣಾದ್  
 ವಯಮ್ ಏನಂ ಧೃತ್ವಾ ಸ್ವವ್ಯವಸ್ಥಾನುಸಾರೇಣ ವಿಚಾರಯಿತುಂ  
 ಪ್ರಾವರ್ತಾಮಹಿ; 7 ಕಿನ್ನು ಲುಷಿಯಃ ಸಹಸ್ರಸೇನಾಪತಿರಾಗತ್ಯ ಬಲಾದ್  
 ಅಸ್ಮಾಕಂ ಕರೇಭ್ಯ ಏನಂ ಗೃಹೀತ್ವಾ 8 ಏತಸ್ಯಾಪವಾದಕಾನ್  
 ಭವತಃ ಸಮೀಪಮ್ ಆಗಂತುಮ್ ಆಜ್ಞಾಪಯತ್ | ವಯಂ  
 ಯಸ್ಮಿನ್ ತಮಪವಾದಾಮೋ ಭವತಾ ಪದಪವಾದಕಥಾಯಾಂ  
 ವಿಚಾರಿತಾಯಾಂ ಸತ್ಯಾಂ ಸರ್ವಾಂ ವೃತ್ತಾಂತಂ ವೇದಿತುಂ ಶಕ್ಯತೇ | 9  
 ತತೋ ಯಿಹೂದೀಯಾ ಅಪಿ ಸ್ವೀಕೃತ್ಯ ಕಥಿತವನ್ತ ಏಷಾ ಕಥಾ  
 ಪ್ರಮಾಣಮ್ | 10 ಅಧಿಪತೌ ಕಥಾಂ ಕಥಯಿತುಂ ಪೌಲಂ ಪ್ರತೀಜ್ಞಿತಂ  
 ಕೃತವತಿ ಸ ಕಥಿತವಾನ್ ಭವಾನ್ ಬಹೂನ್ ವತ್ಸರಾನ್ ಯಾವದ್  
 ಏತದ್ದೇಶಸ್ಯ ಶಾಸನಂ ಕರೋತೀತಿ ವಿಜ್ಞಾಯ ಪ್ರತ್ಯುತ್ತರಂ ದಾತುಮ್  
 ಅಕ್ಷೋಭೋಽಭವಮ್ | 11 ಅದ್ಯ ಕೇವಲಂ ದ್ವಾದಶ ದಿನಾನಿ  
 ಯಾತಾನಿ, ಅಹಮ್ ಆರಾಧನಾಂ ಕರ್ತುಂ ಯಿರೂಶಾಲಮನಗರಂ  
 ಗತವಾನ್ ಏಷಾ ಕಥಾ ಭವತಾ ಜ್ಞಾತುಂ ಶಕ್ಯತೇ; 12 ಕಿನ್ನುಭೇ ಮಾಂ  
 ಮಧ್ಯೇಮಂದಿರಂ ಕೇನಾಪಿ ಸಹ ವಿತಣ್ಡಾಂ ಕುರ್ವಂತಂ ಕುತ್ರಾಪಿ  
 ಭಜನಭವನೇ ನಗರೇ ವಾ ಲೋಕಾನ್ ಕುಪ್ರವೃತ್ತಿಂ ಜನಯಂತುಂ ನ  
 ದೃಷ್ಟವನ್ತಃ | 13 ಇದಾನೀಂ ಯಸ್ಮಿನ್ ಯಸ್ಮಿನ್ ಮಾಮ್ ಅಪವದಂತೇ  
 ತಸ್ಯ ಕಿಮಪಿ ಪ್ರಮಾಣಂ ದಾತುಂ ನ ಶಕ್ನುವನ್ತಿ | 14 ಕಿನ್ನು  
 ಭವಿಷ್ಯದ್ವಾಕ್ಯಗ್ರಂಥೇ ವ್ಯವಸ್ಥಾಗ್ರಂಥೇ ಚ ಯಾ ಯಾ ಕಥಾ ಲಿಖಿತಾಸ್ತೇ  
 ತಾಸು ಸರ್ವಾಸು ವಿಶ್ವಸ್ಯ ಯನ್ಮತಮ್ ಇಮೇ ವಿಧರ್ಮ್ಯಂ  
 ಜಾನನ್ತಿ ತನ್ಮತಾನುಸಾರೇಣಾಹಂ ನಿಜಪಿತೃಪುರುಷಾಣಾಮ್  
 ಈಶ್ವರಮ್ ಆರಾಧಯಾಮೀತ್ಯಹಂ ಭವತಃ ಸಮಕ್ಷಮ್  
 ಅಜ್ಞೇಕರೋಮಿ | 15 ಧಾರ್ಮಿಕಾಣಾಮ್ ಅಧಾರ್ಮಿಕಾಣಾಂ  
 ಪ್ರಮೀತಲೋಕಾನಾಮೇವೋತ್ಥಾನಂ ಭವಿಷ್ಯತೀತಿ ಕಥಾಮೀಮೇ  
 ಸ್ವೀಕುರ್ವನ್ತಿ ತಥಾಹಮಪಿ ತಸ್ಮಿನ್ ಈಶ್ವರೇ ಪ್ರತ್ಯಾಶಾಂ ಕರೋಮಿ; 16  
 ಈಶ್ವರಸ್ಯ ಮಾನವಾನಾಂ ಸಮೀಪೇ ಯಥಾ ನಿರ್ದೋಷೋ ಭವಾಮಿ

ತದರ್ಥಂ ಸತತಂ ಯತ್ನವಾನ್ ಅಸ್ಮಿ | 17 ಬಹುಷು ವತ್ಸರೇಷು  
 ಗತೇಷು ಸ್ವದೇಶೀಯಲೋಕಾನಾಂ ನಿಮಿತ್ತಂ ದಾನೀಯದ್ರವ್ಯಾಣಿ  
 ನೈವೇದ್ಯಾನಿ ಚ ಸಮಾದಾಯ ಪುನರಾಗಮನಂ ಕೃತವಾನ್ | 18  
 ತತೋಹಂ ಶುಚಿ ಭೂತಾ ಲೋಕಾನಾಂ ಸಮಾಗಮಂ ಕಲಹಂ ವಾ  
 ನ ಕಾರಿತವಾನ್ ತಥಾಪ್ಯಾಶ್ರಿಯಾದೇಶೀಯಾಃ ಕಿಯನ್ನೋ  
 ಯಿಹುದೀಯಲೋಕಾ ಮಧ್ಯೇಮನ್ನಿರಂ ಮಾಂ ಧೃತವನ್ತಃ | 19  
 ಮಮೋಪರಿ ಯದಿ ಕಾಚಿದಪವಾದಕಥಾಸ್ತಿ ತರ್ಹಿ ಭವತಃ ಸಮೀಪಮ್  
 ಉಪಸ್ಥಾಯ ತೇಷಾಮೇವ ಸಾಕ್ಷ್ಯದಾನಮ್ ಉಚಿತಮ್ | 20  
 ನೋಚೇತ್ ಪೂರ್ವೇ ಮಹಾಸಭಾಸ್ಥಾನಾಂ ಲೋಕಾನಾಂ ಸನ್ನಿಧೌ  
 ಮಮ ದಣ್ಡಾಯಮಾನತ್ವಸಮಯೇ, ಅಹಮದ್ಯ ಮೃತಾನಾಮುತ್ಥಾನೇ  
 ಯುಷ್ಮಾಭಿ ವಿಚಾರಿತೋಸ್ಮಿ, 21 ತೇಷಾಂ ಮಧ್ಯೇ ತಿಷ್ಠನ್ನಹಂ  
 ಯಾಮಿಮಾಂ ಕಥಾಮುಚ್ಛೇಃ ಸ್ವರೇಣ ಕಥಿತವಾನ್ ತದನ್ಯೋ  
 ಮಮ ಕೋಪಿ ದೋಷೋಽಲಭ್ಯತ ನ ವೇತಿ ವರಮ್ ಏತೇ  
 ಸಮುಪಸ್ಥಿತಲೋಕಾ ವದನ್ತು | 22 ತದಾ ಫೀಲಿಕ್ಷ ಏತಾಂ ಕಥಾಂ  
 ಶ್ರುತ್ವಾ ತನ್ಮತಸ್ಯ ವಿಶೇಷವೃತ್ತಾಂತಂ ವಿಜ್ಞಾತುಂ ವಿಚಾರಂ ಸ್ಥಗಿತಂ ಕೃತ್ವಾ  
 ಕಥಿತವಾನ್ ಉಷಿಯೇ ಸಹಸ್ರಸೇನಾಪತೌ ಸಮಾಯಾತೇ ಸತಿ  
 ಯುಷ್ಮಾಕಂ ವಿಚಾರಮ್ ಅಹಂ ನಿಷ್ಪಾದಯಿಷ್ಯಾಮಿ | 23  
 ಅನನ್ತರಂ ಬನ್ಧನಂ ವಿನಾ ಪೌಲಂ ರಕ್ಷಿತುಂ ತಸ್ಯ ಸೇವನಾಯ  
 ಸಾಕ್ಷಾತ್ಕರಣಾಯ ವಾ ತದೀಯಾತ್ಮೀಯಬನ್ಧಜನಾನ್ ನ  
 ವಾರಯಿತುಂ ಶುಶ್ರವಸೇನಾಪತಿಮ್ ಆದಿಷ್ಟವಾನ್ | 24 ಅಲ್ಪದಿನಾತ್  
 ಪರಂ ಫೀಲಿಕ್ಷೋಽಧಿಪತಿ ದ್ರುಷಿಲ್ಲಾನಾಮ್ನಾ ಯಿಹುದೀಯಯಾ  
 ಸ್ವಭಾರ್ಯಯಾ ಸಹಾಗತ್ಯ ಪೌಲಮಾಹೂಯ ತಸ್ಯ ಮುಖಾತ್  
 ಖ್ರೀಷ್ಟಧರ್ಮಸ್ಯ ವೃತ್ತಾಂತಮ್ ಅಶೌಷೀತ್ | 25 ಪೌಲೇನ ನ್ಯಾಯಸ್ಯ  
 ಪರಿಮಿತಭೋಗಸ್ಯ ಚರಮವಿಚಾರಸ್ಯ ಚ ಕಥಾಯಾಂ ಕಥಿತಾಯಾಂ  
 ಸತ್ಯಾಂ ಫೀಲಿಕ್ಷಃ ಕಮ್ಪಮಾನಃ ಸನ್ ವ್ಯಾಹರದ್ ಇದಾನೀಂ ಯಾಹಿ,  
 ಅಹಮ್ ಅವಕಾಶಂ ಪ್ರಾಪ್ಯ ತ್ವಾಮ್ ಆಹೂಸ್ಯಾಮಿ | 26  
 ಮುಕ್ತಿಪ್ರಪ್ತರ್ಥಂ ಪೌಲೇನ ಮಹ್ಯಂ ಮುದ್ರಾದಾಸ್ಯಂತೇ ಇತಿ ಪತ್ಯಾಶಾಂ  
 ಕೃತ್ವಾ ಸ ಪುನಃ ಪುನಸ್ತಮಾಹೂಯ ತೇನ ಸಾಕಂ ಕಥೋಪಕಥನಂ  
 ಕೃತವಾನ್ | 27 ಕಿನ್ನು ವತ್ಸರದ್ವಯಾತ್ ಪರಂ ಪರ್ಕಿಯಫೀಷ್ಟ ಫಾಲಿಕ್ಷಸ್ಯ

ಪದಂ ಪ್ರಾಪ್ತೇ ಸತಿ ಫೀಲಿಕ್ಷೋ ಯಿಹೂದೀಯಾನ್ ಸನ್ನುಷ್ಟಾನ್  
ಚಿಕೀರ್ಷನ್ ಪೌಲಂ ಬದ್ಧಂ ಸಂಸ್ಥಾಪ್ಯ ಗತವಾನ್ |

**25** ಅನನ್ದರಂ ಫೀಷ್ಟೋ ನಿಜರಾಜ್ಯಮ್ ಆಗತ್ಯ ದಿನತ್ರಯಾತ್ ಪರಂ  
ಕೈಸರಿಯಾತೋ ಯಿರೂಶಾಲಮ್ಮಗರಮ್ ಆಗಮತ್ | 2 ತದಾ  
ಮಹಾಯಾಜಕೋ ಯಿಹೂದೀಯಾನಾಂ ಪ್ರಧಾನಲೋಕಾಶ್ಚ ತಸ್ಯ  
ಸಮಕ್ಷಂ ಪೌಲಮ್ ಅಪಾವದನ್ನ | 3 ಭವಾನ್ ತಂ ಯಿರೂಶಾಲಮಮ್  
ಆನೇತುಮ್ ಆಜ್ಞಾಪಯತ್ತಿತಿ ವಿನೀಯ ತೇ ತಸ್ಮಾತ್ ಅನುಗ್ರಹಂ  
ವಾಚ್ಛೇತವನ್ತಃ | 4 ಯತಃ ಪಥಿಮಧ್ಯೇ ಗೋಪನೇನ ಪೌಲಂ ಹನ್ನುಂ  
ತೈ ಘಾತಕಾ ನಿಯುಕ್ತಾಃ | ಫೀಷ್ಟ ಉತ್ತರಂ ದತ್ತವಾನ್ ಪೌಲಃ  
ಕೈಸರಿಯಾಯಾಂ ಸ್ಥಾಸ್ಯತಿ ಪುನರಲ್ಪದಿನಾತ್ ಪರಮ್ ಅಹಂ ತತ್ರ  
ಯಾಸ್ಯಾಮಿ | 5 ತತಸ್ತಸ್ಯ ಮಾನುಷಸ್ಯ ಯದಿ ಕಶ್ಚಿದ್ ಅಪರಾಧಸ್ತಿಷ್ಯತಿ  
ತರ್ಹಿ ಯುಷ್ಮಾಕಂ ಯೇ ಶಕ್ನುವನ್ತಿ ತೇ ಮಯಾ ಸಹ ತತ್ರ  
ಗತ್ವಾ ತಮಪವದನ್ನು ಸ ಏತಾಂ ಕಥಾಂ ಕಥಿತವಾನ್ | 6  
ದಶದಿವಸೇಭ್ಯೋಽಧಿಕಂ ವಿಲಮ್ಬ್ಯ ಫೀಷ್ಟಸ್ಮಾತ್ ಕೈಸರಿಯಾನಗರಂ  
ಗತ್ವಾ ಪರಸ್ಮಿನ್ ದಿವಸೇ ವಿಚಾರಾಸನ ಉಪದಿಶ್ಯ ಪೌಲಮ್ ಆನೇತುಮ್  
ಆಜ್ಞಾಪಯತ್ | 7 ಪೌಲೇ ಸಮುಪಸ್ಥಿತೇ ಸತಿ ಯಿರೂಶಾಲಮ್ಮಗರಾದ್  
ಆಗತಾ ಯಿಹೂದೀಯಲೋಕಾಸ್ತಂ ಚತುರ್ದಶಿ ಸಂವೇಷ್ಟ್ಯ ತಸ್ಯ  
ವಿರುದ್ಧಂ ಬಹೂನ್ ಮಹಾದೋಷಾನ್ ಉತ್ಥಾಪಿತವನ್ತಃ ಕಿನ್ನು ತೇಷಾಂ  
ಕಿಮಪಿ ಪ್ರಮಾಣಂ ದಾತುಂ ನ ಶಕ್ನುವನ್ತಃ | 8 ತತಃ ಪೌಲಃ ಸ್ವಸ್ಮಿನ್  
ಉತ್ತರಮಿದಮ್ ಉದಿತವಾನ್, ಯಿಹೂದೀಯಾನಾಂ ವ್ಯವಸ್ಥಾಯಾ  
ಮನ್ನಿರಸ್ಯ ಕೈಸರಸ್ಯ ವಾ ಪ್ರತಿಕೂಲಂ ಕಿಮಪಿ ಕರ್ಮ ನಾಹಂ  
ಕೃತವಾನ್ | 9 ಕಿನ್ನು ಫೀಷ್ಟೋ ಯಿಹೂದೀಯಾನ್ ಸನ್ನುಷ್ಟಾನ್  
ಕರ್ತುಮ್ ಅಭಿಲಷನ್ ಪೌಲಮ್ ಅಭಾಷತ ತ್ವಂ ಕಿಂ ಯಿರೂಶಾಲಮಂ  
ಗತ್ವಾಸ್ಮಿನ್ ಅಭಿಯೋಗೇ ಮಮ ಸಾಕ್ಷಾದ್ ವಿಚಾರಿತೋ ಭವಿಷ್ಯಸಿ? 10  
ತತಃ ಪೌಲ ಉತ್ತರಂ ಪ್ರೋಕ್ತವಾನ್, ಯತ್ರ ಮಮ ವಿಚಾರೋ ಭವಿತುಂ  
ಯೋಗ್ಯಃ ಕೈಸರಸ್ಯ ತತ್ರ ವಿಚಾರಾಸನ ಏವ ಸಮುಪಸ್ಥಿತೋಸ್ಮಿ; ಅಹಂ  
ಯಿಹೂದೀಯಾನಾಂ ಕಾಮಪಿ ಹಾನಿಂ ನಾಕಾರ್ಷಮ್ ಇತಿ ಭವಾನ್  
ಯಥಾರ್ಥತೋ ವಿಜಾನಾತಿ | 11 ಕಚ್ಚಿದಪರಾಧಂ ಕಿಚ್ಚನ ವಧಾರ್ಹಂ  
ಕರ್ಮ ವಾ ಯದ್ಯಹಮ್ ಅಕರಿಷ್ಯಂ ತರ್ಹಿ ಪ್ರಾಣಹನನದಣ್ಣಮಪಿ

ಭೋಕ್ತುಮ್ ಉದ್ಯತೋಽಭವಿಷ್ಯಂ, ಕಿನ್ನು ತೇ ಮಮ ಸಮಪವಾದಂ  
 ಕುರ್ವನ್ತಿ ಸ ಯದಿ ಕಲ್ಪಿತಮಾತ್ರೋ ಭವತಿ ತರ್ಹಿ ತೇಷಾಂ ಕರೇಷು  
 ಮಾಂ ಸಮರ್ಪಯಿತುಂ ಕಸ್ಯಾಪ್ಯಧಿಕಾರೋ ನಾಸ್ತಿ, ಕೈಸರಸ್ಯ ನಿಕಟೇ  
 ಮಮ ವಿಚಾರೋ ಭವತು | 12 ತದಾ ಫೀಷ್ಟೋ ಮನ್ತ್ರಿಭಿಃ ಸಾರ್ಧಂ  
 ಸಂಮನ್ತ್ಯಾ ಪೌಲಾಯ ಕಥಿತವಾನ್, ಕೈಸರಸ್ಯ ನಿಕಟೇ ಕಿಂ ತವ  
 ವಿಚಾರೋ ಭವಿಷ್ಯತಿ? ಕೈಸರಸ್ಯ ಸಮೀಪಂ ಗಮಿಷ್ಯಸಿ | 13 ಕಿಯದ್ಧಿನೇಭ್ಯಃ  
 ಪರಮ್ ಆಗ್ರಿಪ್ಪರಾಜಾ ಬರ್ಣೀಕೀ ಚ ಫೀಷ್ಟಂ ಸಾಕ್ಷಾತ್ ಕರ್ತುಂ  
 ಕೈಸರಿಯಾನಗರಮ್ ಆಗತವನ್ತಾ | 14 ತದಾ ತೌ ಬಹುದಿನಾನಿ ತತ್ರ  
 ಸ್ಥಿತೌ ತತಃ ಫೀಷ್ಟಸ್ತಂ ರಾಜಾನಂ ಪೌಲಸ್ಯ ಕಥಾಂ ವಿಜ್ಞಾಪ್ಯ ಕಥಯಿತುಮ್  
 ಆರಭತ ಪೌಲನಾಮಾನಮ್ ಏಕಂ ಬನ್ದಿ ಫೀಲಿಕ್ಷೋ ಬದ್ಧಂ ಸಂಸ್ಥಾಪ್ಯ  
 ಗತವಾನ್ | 15 ಯಿರೂಶಾಲಮಿ ಮಮ ಸ್ಥಿತಿಕಾಲೇ ಮಹಾಯಾಜಕೋ  
 ಯಿಹೂದೀಯಾನಾಂ ಪ್ರಾಚೀನಲೋಕಾಶ್ಚ ತಮ್ ಅಪೋದ್ಯ ತಮ್ಪ್ರತಿ  
 ದಣ್ಣಾಜ್ಞಾಂ ಪ್ರಾರ್ಥಯನ್ತ | 16 ತತೋಹಮ್ ಇತ್ಯುತ್ತರಮ್  
 ಅವದಂ ಯಾವದ್ ಅಪೋದಿತೋ ಜನಃ ಸ್ವಾಪವಾದಕಾನ್  
 ಸಾಕ್ಷಾತ್ ಕೃತ್ವಾ ಸ್ವಸ್ಮಿನ್ ಯೋಽಪರಾಧ ಆರೋಪಿತಸ್ತಸ್ಯ ಪ್ರತ್ಯುತ್ತರಂ  
 ದಾತುಂ ಸುಯೋಗಂ ನ ಪ್ರಾಪ್ನೋತಿ, ತಾವತ್ಕಾಲಂ ಕಸ್ಯಾಪಿ  
 ಮಾನುಷಸ್ಯ ಪ್ರಾಣನಾಶಾಜ್ಞಾಪನಂ ರೋಮಿಲೋಕಾನಾಂ ರೀತಿ  
 ನಃ | 17 ತತಸ್ತೇಷ್ಟತ್ರಾಗತೇಷು ಪರಸ್ಮಿನ್ ದಿವಸೇಽಹಮ್  
 ಅವಿಲಮ್ಬಂ ವಿಚಾರಾಸನ ಉಪವಿಶ್ಯ ತಂ ಮಾನುಷಮ್ ಆನೇತುಮ್  
 ಆಜ್ಞಾಪಯಮ್ | 18 ತದನನ್ತರಂ ತಸ್ಯಾಪವಾದಕಾ ಉಪಸ್ಥಾಯ  
 ಯಾದೃಶಮ್ ಅಹಂ ಚಿಂತಿತವಾನ್ ತಾದೃಶಂ ಕಞ್ಚನ ಮಹಾಪವಾದಂ  
 ನೋತ್ಥಾಪ್ಯ 19 ಸ್ತೇಷಾಂ ಮತೇ ತಥಾ ಪೌಲೋ ಯಂ ಸಜೀವಂ  
 ವದತಿ ತಸ್ಮಿನ್ ಯೀಶುನಾಮನಿ ಮೃತಜನೇ ಚ ತಸ್ಯ ವಿರುದ್ಧಂ  
 ಕಥಿತವನ್ತಃ | 20 ತತೋಹಂ ತಾದ್ಯಗ್ವಿಚಾರೇ ಸಂಶಯಾನಃ ಸನ್  
 ಕಥಿತವಾನ್ ತ್ವಂ ಯಿರೂಶಾಲಮಂ ಗತ್ವಾ ಕಿಂ ತತ್ರ ವಿಚಾರಿತೋ  
 ಭವಿತುಮ್ ಇಚ್ಛಸಿ? 21 ತದಾ ಪೌಲೋ ಮಹಾರಾಜಸ್ಯ ನಿಕಟೇ  
 ವಿಚಾರಿತೋ ಭವಿತುಂ ಪ್ರಾರ್ಥಯತ, ತಸ್ಮಾದ್ ಯಾವತ್ಕಾಲಂ ತಂ  
 ಕೈಸರಸ್ಯ ಸಮೀಪಂ ಪ್ರೇಷಯಿತುಂ ನ ಶಕ್ನೋಮಿ ತಾವತ್ಕಾಲಂ ತಮತ್ರ  
 ಸ್ಥಾಪಯಿತುಮ್ ಆದಿಷ್ಟವಾನ್ | 22 ತತ ಆಗ್ರಿಪ್ಪಃ ಫೀಷ್ಟಮ್ ಉಕ್ತವಾನ್,

ಅಹಮಪಿ ತಸ್ಯ ಮಾನುಷಸ್ಯ ಕಥಾಂ ಶ್ರೋತುಮ್ ಅಭಿಲಷಾಮಿ |  
ತದಾ ಫೀಷ್ಣೋ ವ್ಯಾಹರತ್ ಶ್ವಸ್ತದೀಯಾಂ ಕಥಾಂ ತ್ವಂ ಶ್ರೋಷ್ಯಸಿ | 23  
ಪರಸ್ಮಿನ್ ದಿವಸೇ ಆಗ್ರಿಪ್ಪೋ ಬರ್ಣೀಕೀ ಚ ಮಹಾಸಮಾಗಮಂ ಕೃತ್ವಾ  
ಪ್ರಧಾನವಾಹಿನೀಪತಿಭಿ ನಗರಸ್ಥಪ್ರಧಾನಲೋಕೈಶ್ಚ ಸಹ ಮಿಲಿತ್ವಾ  
ರಾಜಗೃಹಮಾಗತ್ಯ ಸಮುಪಸ್ಥಿತೌ ತದಾ ಫೀಷ್ಣಸ್ಯಾಜ್ಞಯಾ ಪೌಲ  
ಆನೀತೋಽಭವತ್ | 24 ತದಾ ಫೀಷ್ಣಃ ಕಥಿತವಾನ್ ಹೇ ರಾಜನ್  
ಆಗ್ರಿಪ್ಪ ಹೇ ಉಪಸ್ಥಿತಾಃ ಸರ್ವೇ ಲೋಕಾ ಯಿರೂಶಾಲಮ್ಮಗರೇ  
ಯಿಹೂದೀಯಲೋಕಸಮೂಹೋ ಯಸ್ಮಿನ್ ಮಾನುಷೇ ಮಮ  
ಸಮೀಪೇ ನಿವೇದನಂ ಕೃತ್ವಾ ಪ್ರೋಚ್ಛೈಃ ಕಥಾಮಿಮಾಂ ಕಥಿತವಾನ್  
ಪುನರಲ್ಪಕಾಲಮಪಿ ತಸ್ಯ ಜೀವನಂ ನೋಚಿತಂ ತಮೇತಂ ಮಾನುಷಂ  
ಪಶ್ಯತ | 25 ಕಿನ್ತ್ವೇಷ ಜನಃ ಪ್ರಾಣನಾಶಹಂ ಕಿಮಪಿ ಕರ್ಮ ನ  
ಕೃತವಾನ್ ಇತ್ಯಜಾನಾಂ ತಥಾಪಿ ಸ ಮಹಾರಾಜಸ್ಯ ಸನ್ನಿಧೌ ವಿಚಾರಿತೋ  
ಭವಿತುಂ ಪ್ರಾರ್ಥಯತ ತಸ್ಮಾತ್ ತಸ್ಯ ಸಮೀಪಂ ತಂ ಪ್ರೇಷಯಿತುಂ  
ಮತಿಮಕರವಮ್ | 26 ಕಿನ್ನು ಶ್ರೀಯುಕ್ತಸ್ಯ ಸಮೀಪಮ್ ಏತಸ್ಮಿನ್ ಕಿಂ  
ಲೇಖನೀಯಮ್ ಇತ್ಯಸ್ಯ ಕಸ್ಯಚಿನ್ ನಿರ್ಣಯಸ್ಯ ನ ಜಾತತ್ವಾದ್ ಏತಸ್ಯ  
ವಿಚಾರೇ ಸತಿ ಯಥಾಹಂ ಲೇಖಿತುಂ ಕಿಂಚನ ನಿಶ್ಚಿತಂ ಪ್ರಾಪ್ನೋಮಿ  
ತದರ್ಥಂ ಯುಷ್ಮಾಕಂ ಸಮಕ್ಷಂ ವಿಶೇಷತೋ ಹೇ ಆಗ್ರಿಪ್ಪರಾಜ ಭವತಃ  
ಸಮಕ್ಷಮ್ ಏತಮ್ ಆನಯೇ | 27 ಯತೋ ಬನ್ನಿಪ್ರೇಷಣಸಮಯೇ  
ತಸ್ಯಾಭಿಯೋಗಸ್ಯ ಕಿಂಚಿದಲೇಖನಮ್ ಅಹಮ್ ಅಯುಕ್ತಂ ಜಾನಾಮಿ |

**26** ತತ ಆಗ್ರಿಪ್ಪಃ ಪೌಲಮ್ ಅವಾದೀತ್, ನಿಜಾಂ ಕಥಾಂ  
ಕಥಯಿತುಂ ತುಭ್ಯಮ್ ಅನುಮತಿ ದೀಯತೇ | ತಸ್ಮಾತ್ ಪೌಲಃ  
ಕರಂ ಪ್ರಸಾರ್ಯ ಸ್ವಸ್ಮಿನ್ ಉತ್ತರಮ್ ಅವಾದೀತ್ | 2 ಹೇ  
ಆಗ್ರಿಪ್ಪರಾಜ ಯತ್ಕಾರಣಾದಹಂ ಯಿಹೂದೀಯೈರಪವಾದಿತೋ  
ಽಭವಂ ತಸ್ಯ ವೃತ್ತಾಂತಮ್ ಅದ್ಯ ಭವತಃ ಸಾಕ್ಷಾನ್  
ನಿವೇದಯಿತುಮನುಮತೋಹಮ್ ಇದಂ ಸ್ವೀಯಂ ಪರಮಂ ಭಾಗ್ಯಂ  
ಮನ್ಯೇ; 3 ಯತೋ ಯಿಹೂದೀಯಲೋಕಾನಾಂ ಮಧ್ಯೇ ಯಾ ಯಾ  
ರೀತಿಃ ಸೂಕ್ಷ್ಮವಿಚಾರಾಶ್ಚ ಸನ್ನಿ ತೇಷು ಭವಾನ್ ವಿಜ್ಞತಮಃ; ಅತಏವ  
ಪ್ರಾರ್ಥಯೇ ಧೈರ್ಯಮವಲಮ್ಬ್ಯ ಮಮ ನಿವೇದನಂ ಶೃಣೋತು | 4  
ಅಹಂ ಯಿರೂಶಾಲಮ್ಮಗರೇ ಸ್ವದೇಶೀಯಲೋಕಾನಾಂ ಮಧ್ಯೇ

ತಿಷ್ಠನ್ ಆ ಯೌವನಕಾಲಾದ್ ಯದ್ರೂಪಮ್ ಆಚರಿತವಾನ್ ತದ್  
 ಯಿಹೂದೀಯಲೋಕಾಃ ಸರ್ವೇ ವಿದನ್ತಿ | 5 ಅಸ್ಮಾಕಂ ಸರ್ವೇಭ್ಯಃ  
 ಶುದ್ಧತಮಂ ಯತ್ ಫಿರೂಶೀಯಮತಂ ತದವಲಮ್ಬೀ ಭೂತ್ವಾಹಂ  
 ಕಾಲಂ ಯಾಪಿತವಾನ್ ಯೇ ಜನಾ ಆ ಬಾಲ್ಯಕಾಲಾನ್ ಮಾಂ ಜಾನಾನ್ತಿ  
 ತೇ ಏತಾದೃಶಂ ಸಾಕ್ಷ್ಯಂ ಯದಿ ದದಾತಿ ತರ್ಹಿ ದಾತುಂ  
 ಶಕ್ನುವನ್ತಿ | 6 ಕಿನ್ನು ಹೇ ಆಗ್ರಿಪ್ಪರಾಜ ಈಶ್ವರೋಽಸ್ಮಾಕಂ  
 ಪೂರ್ವಪುರುಷಾಣಾಂ ನಿಕಟೇ ಯದ್ ಅಜ್ಞೇಕೃತವಾನ್  
 ತಸ್ಯ ಪ್ರತ್ಯಾಶಾಹೇತೋರಹಮ್ ಇದಾನೀಂ ವಿಚಾರಸ್ಥಾನೇ  
 ದಣ್ಣಾಯಮಾನೋಸ್ಮಿ | 7 ತಸ್ಯಾಜ್ಞೇಕಾರಸ್ಯ ಫಲಂ ಪ್ರಾಪ್ತುಮ್ ಅಸ್ಮಾಕಂ  
 ದ್ವಾದಶವಂಶಾ ದಿವಾನಿಶಂ ಮಹಾಯತ್ನಾದ್ ಈಶ್ವರಸೇವನಂ ಕೃತ್ವಾ  
 ಯಾಂ ಪ್ರತ್ಯಾಶಾಂ ಕುರ್ವನ್ತಿ ತಸ್ಯಾಃ ಪ್ರತ್ಯಾಶಾಯಾ ಹೇತೋರಹಂ  
 ಯಿಹೂದೀಯೈರಪವಾದಿತೋಽಭವಮ್ | 8 ಈಶ್ವರೋ ಮೃತಾನ್  
 ಉತ್ಥಾಪಯಿಷ್ಯತೀತಿ ವಾಕ್ಯಂ ಯುಷ್ಮಾಕಂ ನಿಕಟೇಽಸಮ್ಭವಂ ಕುತೋ  
 ಭವೇತ್? 9 ನಾಸರತೀಯಯೀಶೋ ನಾರ್ಮೋ ವಿರುದ್ಧಂ  
 ನಾನಾಪ್ರಕಾರಪ್ರತಿಕೂಲಾಚರಣಮ್ ಉಚಿತಮ್ ಇತ್ಯಹಂ ಮನಸಿ  
 ಯಥಾರ್ಥಂ ವಿಜ್ಞಾಯ 10 ಯಿರೂಶಾಲಮನಗರೇ ತದಕರವಂ  
 ಫಲತಃ ಪ್ರಧಾನಯಾಜಕಸ್ಯ ನಿಕಟಾತ್ ಕ್ಷಮತಾಂ ಪ್ರಾಪ್ಯ ಬಹೂನ್  
 ಪವಿತ್ರಲೋಕಾನ್ ಕಾರಾಯಾಂ ಬದ್ಧವಾನ್ ವಿಶೇಷತಸ್ತೇಷಾಂ  
 ಹನನಸಮಯೇ ತೇಷಾಂ ವಿರುದ್ಧಾಂ ನಿಜಾಂ ಸಮ್ಮತಿಂ  
 ಪ್ರಕಾಶಿತವಾನ್ | 11 ವಾರಂ ವಾರಂ ಭಜನಭವನೇಷು ತೇಭ್ಯೋ  
 ದಣ್ಣಂ ಪ್ರದತ್ತವಾನ್ ಬಲಾತ್ ತಂ ಧರ್ಮ್ಯಂ ನಿಂದಯಿತವಾಂಶ್ಚ ಪುನಶ್ಚ  
 ತಾನ್ ಪ್ರತಿ ಮಹಾಕ್ರೋಧಾದ್ ಉನ್ಮತ್ತಃ ಸನ್ ವಿದೇಶೀಯನಗರಾಣಿ  
 ಯಾವತ್ ತಾನ್ ತಾಡಿತವಾನ್ | 12 ಇತ್ಥಂ ಪ್ರಧಾನಯಾಜಕಸ್ಯ  
 ಸಮೀಪಾತ್ ಶಕ್ತಿಮ್ ಆಜ್ಞಾಪತ್ರಣ್ಣ ಲಬ್ಧ್ವಾ ದಮ್ಬೇಷ್ಕಗರಂ  
 ಗತವಾನ್ | 13 ತದಾಹಂ ಹೇ ರಾಜನ್ ಮಾರ್ಗಮಧ್ಯೇ  
 ಮಧ್ಯಾಹ್ನಕಾಲೇ ಮಮ ಮದೀಯಸಜ್ಞಿನಾಂ ಲೋಕಾನಾಂ ಚತಸೃಷು  
 ದಿಕ್ಷು ಗಗಣಾತ್ ಪ್ರಕಾಶಮಾನಾಂ ಭಾಸ್ವರತೋಪಿ ತೇಜಸ್ವತೀಂ ದೀಪ್ತಿಂ  
 ದೃಷ್ಟವಾನ್ | 14 ತಸ್ಮಾದ್ ಅಸ್ಮಾಸು ಸರ್ವೇಷು ಭೂಮೌ ಪತಿತೇಷು  
 ಸತ್ತು ಹೇ ಶೌಲ ಹೈ ಶೌಲ ಕುತೋ ಮಾಂ ತಾಡಯಸಿ? ಕಣ್ಣುಕಾನಾಂ

ಮುಖೇ ಪಾದಾಹನನಂ ತವ ದುಃಸಾಧ್ಯಮ್ ಇಬ್ರೀಯಭಾಷಯಾ  
 ಗದಿತ ಏತಾದೃಶ ಏಕಃ ಶಬ್ದೋ ಮಯಾ ಶ್ರುತಃ | 15 ತದಾಹಂ  
 ಪೃಷ್ಠವಾನ್ ಹೇ ಪ್ರಭೋ ಕೋ ಭವಾನ್? ತತಃ ಸ ಕಥಿತವಾನ್ ಯಂ  
 ಯೇಶುಂ ತ್ವಂ ತಾಡಯಸಿ ಸೋಹಂ, 16 ಕಿನ್ನು ಸಮುತ್ತಿಷ್ಠ ತ್ವಂ ಯದ್  
 ದೃಷ್ಟವಾನ್ ಇತಃ ಪುನಶ್ಚ ಯದ್ಯತ್ ತ್ವಾಂ ದರ್ಶಯಿಷ್ಯಾಮಿ  
 ತೇಷಾಂ ಸರ್ವೇಷಾಂ ಕಾರ್ಯಾಣಾಂ ತ್ವಾಂ ಸಾಕ್ಷಿಣಂ ಮಮ  
 ಸೇವಕಶ್ಚ ಕರ್ತುಮ್ ದರ್ಶನಮ್ ಅದಾಮ್ | 17 ವಿಶೇಷತೋ  
 ಯಿಹೂದೀಯಲೋಕೇಭ್ಯೋ ಭಿನ್ನಜಾತೀಯೇಭ್ಯಶ್ಚ ತ್ವಾಂ  
 ಮನೋನೀತಂ ಕೃತ್ವಾ ತೇಷಾಂ ಯಥಾ ಪಾಪಮೋಚನಂ ಭವತಿ 18  
 ಯಥಾ ತೇ ಮಯಿ ವಿಶ್ವಸ್ಯ ಪವಿತ್ರೀಕೃತಾನಾಂ ಮಧ್ಯೇ ಭಾಗಂ  
 ಪ್ರಾಪ್ನುವನ್ತಿ ತದಭಿಪ್ರಾಯೇಣ ತೇಷಾಂ ಜ್ಞಾನಚಕ್ಷೂಷಿ ಪ್ರಸನ್ನಾನಿ  
 ಕರ್ತುಂ ತಥಾನ್ಯಕಾರಾದ್ ದೀಪ್ತಿಂ ಪ್ರತಿ ಶೈತಾನಾಧಿಕಾರಾಚ್ಚ ಈಶ್ವರಂ  
 ಪ್ರತಿ ಮತೀಃ ಪರಾವರ್ತಯಿತುಂ ತೇಷಾಂ ಸಮೀಪಂ ತ್ವಾಂ  
 ಪ್ರೇಷ್ಯಾಮಿ | 19 ಹೇ ಆಗ್ರಿಪ್ಪರಾಜ ಏತಾದೃಶಂ ಸ್ವರ್ಗೀಯಪ್ರತ್ಯಾದೇಶಂ  
 ಅಗ್ರಾಹ್ಯಮ್ ಅಕೃತ್ವಾಹಂ 20 ಪ್ರಥಮತೋ ದಮ್ನೇಷ್ಕಗರೇ ತತೋ  
 ಯಿರೂಶಾಲಮಿ ಸರ್ವ್ವಸ್ಮಿನ್ ಯಿಹೂದೀಯದೇಶೇ ಅನ್ಯೇಷು  
 ದೇಶೇಷು ಚ ಯೇನ ಲೋಕಾ ಮತಿಂ ಪರಾವರ್ತೃ ಈಶ್ವರಂ ಪ್ರತಿ  
 ಪರಾವರ್ತಯಂತೇ, ಮನಃಪರಾವರ್ತನಯೋಗ್ಯಾನಿ ಕರ್ಮಾಣಿ ಚ  
 ಕುರ್ವನ್ತಿ ತಾದೃಶಮ್ ಉಪದೇಶಂ ಪ್ರಚಾರಿತವಾನ್ | 21  
 ಏತತ್ಕಾರಣಾದ್ ಯಿಹೂದೀಯಾ ಮಧ್ಯೇಮಂದಿರಂ ಮಾಂ ಧೃತ್ವಾ  
 ಹನ್ತುಮ್ ಉದ್ಯತಾಃ | 22 ತಥಾಪಿ ಖ್ರಿಷ್ಟೋ ದುಃಖಂ ಭುಕ್ತ್ವಾ  
 ಸರ್ವೇಷಾಂ ಪೂರ್ವ್ವಂ ಶ್ಮಶಾನಾದ್ ಉತ್ಥಾಯ ನಿಜದೇಶೀಯಾನಾಂ  
 ಭಿನ್ನದೇಶೀಯಾನಾಶ್ಚ ಸಮೀಪೇ ದೀಪ್ತಿಂ ಪ್ರಕಾಶಯಿಷ್ಯತಿ 23  
 ಭವಿಷ್ಯದ್ವಾದಿಗಣೋ ಮೂಸಾಶ್ಚ ಭಾವಿಕಾರ್ಯಸ್ಯ ಯದಿದಂ  
 ಪ್ರಮಾಣಮ್ ಅದದುರೇತದ್ ವಿನಾನ್ಯಾಂ ಕಥಾಂ ನ ಕಥಯಿತ್ವಾ  
 ಈಶ್ವರಾದ್ ಅನುಗ್ರಹಂ ಲಬ್ಧ್ವಾ ಮಹತಾಂ ಕ್ಷುದ್ರಾಣಾಶ್ಚ ಸರ್ವೇಷಾಂ  
 ಸಮೀಪೇ ಪ್ರಮಾಣಂ ದತ್ತಾದ್ಯ ಯಾವತ್ ತಿಷ್ಯಾಮಿ | 24 ತಸ್ಯಮಾಂ  
 ಕಥಾಂ ನಿಶಮ್ಯ ಫೀಷ್ಟ ಉಚ್ಚೈಃ ಸ್ವರೇಣ ಕಥಿತವಾನ್ ಹೇ ಪೌಲ ತ್ವಮ್  
 ಉನ್ಮತ್ತೋಸಿ ಬಹುವಿದ್ಯಾಭ್ಯಾಸೇನ ತ್ವಂ ಹತಜ್ಞಾನೋ ಜಾತಃ | 25 ಸ



ಉಕ್ತವಾನ್ ಹೇ ಮಹಾಮಹಿಮ ಫೀಷ್ಟ ನಾಹಮ್ ಉನ್ಮತ್ತಃ ಕಿನ್ನು ಸತ್ಯಂ  
 ವಿವೇಚನೀಯಞ್ಚ ವಾಕ್ಯಂ ಪ್ರಸ್ತೌಮಿ | 26 ಯಸ್ಯ ಸಾಕ್ಷಾದ್ ಅಕ್ಷೋಭಃ  
 ಸನ್ ಕಥಾಂ ಕಥಯಾಮಿ ಸ ರಾಜಾ ತದ್ವೃತ್ತಾಂತಂ ಜಾನಾತಿ ತಸ್ಯ  
 ಸಮೀಪೇ ಕಿಮಪಿ ಗುಪ್ತಂ ನೇತಿ ಮಯಾ ನಿಶ್ಚಿತಂ ಬುದ್ಧತೇ  
 ಯತಸ್ತದ್ ವಿಜನೇ ನ ಕೃತಂ | 27 ಹೇ ಆಗ್ರಿಪ್ಪರಾಜ ಭವಾನ್ ಕಿಂ  
 ಭವಿಷ್ಯದ್ವಾದಿಗಣೋಕ್ತಾನಿ ವಾಕ್ಯಾನಿ ಪ್ರತ್ಯೇತಿ? ಭವಾನ್ ಪ್ರತ್ಯೇತಿ  
 ತದಹಂ ಜಾನಾಮಿ | 28 ತತ ಆಗ್ರಿಪ್ಪಃ ಪೌಲಮ್ ಅಭಿಹಿತವಾನ್ ತ್ವಂ  
 ಪ್ರವೃತ್ತಿಂ ಜನಯಿತ್ವಾ ಪ್ರಾಯೇಣ ಮಾಮಪಿ ಖ್ರೀಷ್ಟೀಯಂ ಕರೋಷಿ |  
 29 ತತಃ ಸೋಽವಾದೀತ್ ಭವಾನ್ ಯೇ ಯೇ ಲೋಕಾಶ್ಚ ಮಮ  
 ಕಥಾಮ್ ಅದ್ಯ ಶೃಣ್ವಂತಿ ಪ್ರಾಯೇಣ ಇತಿ ನಹಿ ಕಿನ್ವೇತತ್  
 ಶೃಜ್ಜಲಬನ್ಧನಂ ವಿನಾ ಸರ್ವಥಾ ತೇ ಸರ್ವೇ ಮಾದೃಶಾ ಭವನ್ವಿತ್ತೀಶ್ಚಸ್ಯ  
 ಸಮೀಪೇ ಪ್ರಾರ್ಥಯೇಽಹಮ್ | 30 ಏತಸ್ಯಾಂ ಕಥಾಯಾಂ  
 ಕಥಿತಾಯಾಂ ಸ ರಾಜಾ ಸೋಽಧಿಪತಿ ಬರ್ಣೀಕೀ ಸಭಾಸ್ಥಾ ಲೋಕಾಶ್ಚ  
 ತಸ್ಮಾದ್ ಉತ್ಥಾಯ 31 ಗೋಪನೇ ಪರಸ್ಪರಂ ವಿವಿಚ್ಯ ಕಥಿತವನ್ತ  
 ಏಷ ಜನೋ ಬನ್ಧನಾರ್ಹಂ ಪ್ರಾಣಹನನಾರ್ಹಂ ವಾ ಕಿಮಪಿ  
 ಕರ್ಮ ನಾಕರೋತ್ | 32 ತತ ಆಗ್ರಿಪ್ಪಃ ಫೀಷ್ಟಮ್ ಅವದತ್,  
 ಯದ್ಯೇಷ ಮಾನುಷಃ ಕೈಸರಸ್ಯ ನಿಕಟೇ ವಿಚಾರಿತೋ ಭವಿತುಂ ನ  
 ಪ್ರಾರ್ಥಯಿಷ್ಯತ್ ತರ್ಹಿ ಮುಕ್ತೋ ಭವಿತುಮ್ ಅಶಕ್ಯತ್ |

**27** ಜಲಪಥೇನಾಸ್ಮಾಕಮ್ ಇತೋಲಿಯಾದೇಶಂ ಪ್ರತಿ ಯಾತ್ರಾಯಾಂ  
 ನಿಶ್ಚಿತಾಯಾಂ ಸತ್ಯಾಂ ತೇ ಯೂಲಿಯನಾಮೋ ಮಹಾರಾಜಸ್ಯ  
 ಸಂಘಾತಾನ್ತರ್ಗತಸ್ಯ ಸೇನಾಪತೇಃ ಸಮೀಪೇ ಪೌಲಂ ತದನ್ಯಾನ್  
 ಕತಿನಯಜನಾಂಶ್ಚ ಸಮಾರ್ಪಯನ್ | 2 ವಯಮ್ ಆದ್ರಾಮುತ್ತೀಯಂ  
 ಪೋತಮೇಕಮ್ ಆರುಹ್ಯ ಆಶಿಯಾದೇಶಸ್ಯ ತಟಸಮೀಪೇನ ಯಾತುಂ  
 ಮತಿಂ ಕೃತ್ವಾ ಲಜ್ಜರಮ್ ಉತ್ಥಾಪ್ಯ ಪೋತಮ್ ಅಮೋಚಯಾಮು;  
 ಮಾಕಿದನಿಯಾದೇಶಸ್ಥಧಿಷಲನೀಕೀನಿವಾಸ್ಕಾರಿಸ್ತಾರ್ಖನಾಮಾ ಕಶ್ಚಿದ್  
 ಜನೋಽಸ್ಮಾಭಿಃ ಸಾರ್ಧಮ್ ಆಸೀತ್ | 3 ಪರಸ್ಮಿನ್ ದಿವಸೇ ಽಸ್ಮಾಭಿಃ  
 ಸೀದೋನ್ನಗರೇ ಪೋತೇ ಲಾಗಿತೇ ತತ್ರ ಯೂಲಿಯಃ ಸೇನಾಪತಿಃ  
 ಪೌಲಂ ಪ್ರತಿ ಸೌಜನ್ಯಂ ಪ್ರದರ್ಶ್ಯ ಸಾನ್ವನಾರ್ಥಂ ಬನ್ಧುಬಾನ್ಧವಾನ್  
 ಉಪಯಾತುಮ್ ಅನುಜ್ಞೌ | 4 ತಸ್ಮಾತ್ ಪೋತೇ ಮೋಚಿತೇ

ಸತಿ ಸಮ್ನುಖವಾಯೋಃ ಸಮ್ನುವಾದ್ ವಯಂ ಕುಪ್ರೋಪದ್ವೀಪಸ್ಯ  
 ತೀರಸಮೀಪೇನ ಗತವಂತಃ | 5 ಕಿಲಿಕಿಯಾಯಾಃ ಪಾಮ್ನುಲಿಯಾಯಾಶ್ಚ  
 ಸಮುದ್ರಸ್ಯ ಪಾರಂ ಗತ್ವಾ ಲೂಕಿಯಾದೇಶಾನ್ತರ್ಗತಂ ಮುರಾನಗರಮ್  
 ಉಪಾತಿಷ್ಠಾಮ | 6 ತತ್ಸ್ನಾನಾದ್ ಇತಾಲಿಯಾದೇಶಂ ಗಚ್ಛತಿ ಯಃ  
 ಸಿಕನ್ದರಿಯಾನಗರಸ್ಯ ಪೋತಸ್ತಂ ತತ್ರ ಪ್ರಾಪ್ಯ ಶತಸೇನಾಪತಿಸ್ತಂ  
 ಪೋತಮ್ ಅಸ್ಮಾನ್ ಆರೋಹಯತ್ | 7 ತತಃ ಪರಂ ಬಹೂನಿ  
 ದಿನಾನಿ ಶನ್ಯೈಃ ಶನ್ಯೈಃ ಗೌತ್ವಾ ಕ್ಷೀದಪಾರ್ಶ್ವೋಪಸ್ಥಿಃ ಪೂರ್ವ್ವಂ  
 ಪ್ರತಿಕೂಲೇನ ಪವನೇನ ವಯಂ ಸಲ್ಮೋನ್ಯಾಃ ಸಮ್ನುಖಮ್  
 ಉಪಸ್ಥಾಯ ತ್ರೀತ್ಯುಪದ್ವೀಪಸ್ಯ ತೀರಸಮೀಪೇನ ಗತವಂತಃ | 8  
 ಕಷ್ಟೇನ ತಮುತ್ತೀರ್ಯ್ಯ ಲಾಸೇಯಾನಗರಸ್ಯಾಧಃ ಸುನ್ದರನಾಮಕಂ  
 ಖಾತಮ್ ಉಪಾತಿಷ್ಠಾಮ | 9 ಇತ್ಥಂ ಬಹುತಿಥಃ ಕಾಲೋ  
 ಯಾಪಿತ ಉಪವಾಸದಿನಇಷ್ಟತೀತಂ, ತತ್ಕಾರಣಾತ್ ನೌವರ್ತುನಿ  
 ಭಯಚ್ಛರೇ ಸತಿ ಪೌಲೋ ವಿನಯೇನ ಕಥಿತವಾನ್, 10 ಹೇ  
 ಮಹೇಚ್ಛಾ ಅಹಂ ನಿಶ್ಚಯಂ ಜಾನಾಮಿ ಯಾತ್ರಾಯಾಮಸ್ಯಾಮ್  
 ಅಸ್ಮಾಕಂ ಕ್ಲೇಶಾ ಬಹೂನಾಮಪಚಯಾಶ್ಚ ಭವಿಷ್ಯಂತಿ, ತೇ ಕೇವಲಂ  
 ಪೋತಸಾಮಗ್ರೋರಿತಿ ನಹಿ, ಕಿನ್ತ್ವಸ್ಮಾಕಂ ಪ್ರಾಣಾನಾಮಪಿ |  
 11 ತದಾ ಶತಸೇನಾಪತಿಃ ಪೌಲೋಕ್ತವಾಕ್ಯತೋಪಿ ಕರ್ಣಧಾರಸ್ಯ  
 ಪೋತವಣಿಜಶ್ಚ ವಾಕ್ಯಂ ಬಹುಮಂಸ್ತ | 12 ತತ್ ಖಾತಂ ಶೀತಕಾಲೇ  
 ವಾಸಾರ್ಹಸ್ಥಾನಂ ನ ತಸ್ಮಾದ್ ಅವಾಚೀಪ್ರತೀಚೋದಿಶೋಃ  
 ತ್ರೀತ್ಯಾಃ ಪೈನೀಕಿಯಖಾತಂ ಯಾತುಂ ಯದಿ ಶಕ್ನುವನ್ತಸ್ತರ್ಹಿ ತತ್ರ  
 ಶೀತಕಾಲಂ ಯಾಪಯಿತುಂ ಪ್ರಾಯೇಣ ಸರ್ವೈ ಮನ್ತ್ರಯಾಮಾಸುಃ |  
 13 ತತಃ ಪರಂ ದಕ್ಷಿಣವಾಯು ಮನ್ದಂ ವಹತೀತಿ ವಿಲೋಕ್ಯ  
 ನಿಜಾಭಿಪ್ರಾಯಸ್ಯ ಸಿದ್ಧೇಃ ಸುಯೋಗೋ ಭವತೀತಿ ಬುದ್ಧ್ವಾ ಪೋತಂ  
 ಮೋಚಯಿತ್ವಾ ತ್ರೀತ್ಯುಪದ್ವೀಪಸ್ಯ ತೀರಸಮೀಪೇನ ಚಲಿತವಂತಃ |  
 14 ಕಿನ್ತ್ವಲ್ಪಕ್ಷಣಾತ್ ಪರಮೇವ ಉರಕ್ಲದೋನ್ನಾಮಾ ಪ್ರತಿಕೂಲಃ  
 ಪ್ರಚಕ್ಷೋ ವಾಯು ವರ್ಹನ್ ಪೋತೇಽಲಗೀತ್ 15 ತಸ್ಯಾಭಿಮುಖಂ  
 ಗನ್ತುಮ್ ಪೋತಸ್ಯಾಶಕ್ತತ್ವಾದ್ ವಯಂ ವಾಯುನಾ ಸ್ವಯಂ ನೀತಾಃ |  
 16 ಅನನ್ದರಂ ಕ್ಲೌದೀನಾಮ್ನು ಉಪದ್ವೀಪಸ್ಯ ಕೂಲಸಮೀಪೇನ ಪೋತಂ  
 ಗಮಯಿತ್ವಾ ಬಹುನಾ ಕಷ್ಟೇನ ಕ್ಷುದ್ರನಾವಮ್ ಅರಕ್ಷಾಮ | 17

ತೇ ತಾಮಾರುಹ್ಯ ರಜ್ಜಾ ಪೋತಸ್ಯಾಧೋಭಾಗಮ್ ಅಬದ್ಧನ್  
 ತದನನ್ತರಂ ಚೇತ್ ಪೋತೋ ಸೈಕತೇ ಲಗತೀತಿ ಭಯಾದ್  
 ವಾತವಸನಾನ್ಯಮೋಚಯನ್ ತತಃ ಪೋತೋ ವಾಯುನಾ ಚಾಲಿತಃ |  
 18 ಕಿನ್ನು ಕ್ರಮಶೋ ವಾಯೋಃ ಪ್ರಬಲತ್ವಾತ್ ಪೋತೋ  
 ದೋಲಾಯಮಾನೋಽಭವತ್ ಪರಸ್ಮಿನ್ ದಿವಸೇ ಪೋತಸ್ಥಾನಿ  
 ಕತಿಪಯಾನಿ ದ್ರವ್ಯಾಣಿ ತೋಯೇ ನಿಕ್ಷಿಪ್ತಾನಿ | 19 ತೃತೀಯದಿವಸೇ  
 ವಯಂ ಸ್ವಹಸ್ತೈಃ ಪೋತಸಜ್ಜನದ್ರವ್ಯಾಣಿ ನಿಕ್ಷಿಪ್ತವನ್ತಃ | 20 ತತೋ  
 ಬಹುದಿನಾನಿ ಯಾವತ್ ಸೂರ್ಯನಕ್ಷತ್ರಾದೀನಿ ಸಮಾಚ್ಛನ್ನಾನಿ ತತೋ  
 ಽತೀವ ವಾತ್ಯಾಗಮಾದ್ ಅಸ್ಮಾಕಂ ಪ್ರಾಣರಕ್ಷಾಯಾಃ ಕಾಪಿ ಪ್ರತ್ಯಾಶಾ  
 ನಾತಿಷ್ಠತ್ | 21 ಬಹುದಿನೇಷು ಲೋಕೈರನಾಹಾರೇಣ ಯಾಪಿತೇಷು  
 ಸರ್ವೇಷಾಂ ಸಾಕ್ಷತ್ ಪೌಲಸ್ತಿಷ್ಠನ್ ಅಕಥಯತ್, ಹೇ ಮಹೇಚ್ಛಾಃ  
 ಕ್ರೀತ್ಯುಪದ್ವೀಪಾತ್ ಪೋತಂ ನ ಮೋಚಯಿತುಮ್ ಅಹಂ ಪೂರ್ವ್ವಂ  
 ಯದ್ ಅವದಂ ತದ್ಗಹಣಂ ಯುಷ್ಮಾಕಮ್ ಉಚಿತಮ್ ಆಸೀತ್  
 ತಥಾ ಕೃತೇ ಯುಷ್ಮಾಕಮ್ ಏಷಾ ವಿಪದ್ ಏಷೋಽಪಚಯಶ್ಚ  
 ನಾಘಟಿಷ್ಯೇತಾಮ್ | 22 ಕಿನ್ನು ಸಾಮ್ಪ್ರತಂ ಯುಷ್ಮಾನ್ ವಿನೀಯ  
 ಬ್ರವೀಮ್ಯಹಂ, ಯೂಯಂ ನ ಕ್ಷುಭ್ಯತ ಯುಷ್ಮಾಕಮ್ ಏಕಸ್ಯಾಪಿ  
 ಪ್ರಾಣಿನೋ ಹಾನಿ ನ ಭವಿಷ್ಯತಿ, ಕೇವಲಸ್ಯ ಪೋತಸ್ಯ ಹಾನಿ ಭವಿಷ್ಯತಿ |  
 23 ಯತೋ ಯಸ್ಯೇಶ್ವರಸ್ಯ ಲೋಕೋಽಹಂ ಯಇಷ್ಟಾಹಂ ಪರಿಚರಾಮಿ  
 ತದೀಯ ಏಕೋ ದೂತೋ ಹ್ಯೋ ರಾತ್ರೌ ಮಮಾನ್ತಿಕೇ ತಿಷ್ಠನ್  
 ಕಥಿತವಾನ್, 24 ಹೇ ಪೌಲ ಮಾ ಭೈಷೀಃ ಕೈಸರಸ್ಯ ಸಮ್ಪುಖೀ  
 ತ್ವಯೋಪಸ್ಥಾತವ್ಯಂ; ತವೈತಾನ್ ಸಜ್ಜಿನೋ ಲೋಕಾನ್ ಈಶ್ವರಸ್ತುಭ್ಯಂ  
 ದತ್ತವಾನ್ | 25 ಅತಏವ ಹೇ ಮಹೇಚ್ಛಾ ಯೂಯಂ ಸ್ಥಿರಮನಸೋ  
 ಭವತ ಮಹ್ಯಂ ಯಾ ಕಥಾಕಥಿ ಸಾವಶ್ಯಂ ಘಟಿಷ್ಯತೇ ಮಮೈತಾದೃಶೀ  
 ವಿಶ್ವಾಸ ಈಶ್ವರೇ ವಿದ್ಯತೇ, 26 ಕಿನ್ನು ಕಸ್ಯಚಿದ್ ಉಪದ್ವೀಪಸ್ಯೋಪರಿ  
 ಪತಿತವ್ಯಮ್ ಅಸ್ಮಾಭಿಃ | 27 ತತಃ ಪರಮ್ ಆದ್ರಿಯಾಸಮುದ್ರೇ  
 ಪೋತಸ್ತಥೈವ ದೋಲಾಯಮಾನಃ ಸನ್ ಇತಸ್ತತೋ ಗಚ್ಛನ್  
 ಚತುರ್ದಶದಿವಸಸ್ಯ ರಾತ್ರೇ ದ್ವಿತೀಯಪ್ರಹರಸಮಯೇ ಕಸ್ಯಚಿತ್  
 ಸ್ಥಲಸ್ಯ ಸಮೀಪಮುಪತಿಷ್ಯತೀತಿ ಪೋತೀಯಲೋಕಾ ಅನ್ವಮನ್ಯನ್ತ |  
 28 ತತಸ್ತೇ ಜಲಂ ಪರಿಮಾಯ ತತ್ರ ವಿಂಶತಿ ವ್ಯಾಮಾ ಜಲಾನೀತಿ

ಜ್ಞಾತವನ್ತಃ | ಕಿಂಚಿದ್ಧರಂ ಗತ್ವಾ ಪುನರಪಿ ಜಲಂ ಪರಿಮಿತವನ್ತಃ |  
 ತತ್ರ ಪಶ್ಚಾದಶ ವ್ಯಾಮಾ ಜಲಾನಿ ದೃಷ್ಟ್ವಾ 29 ಚೇತ್ ಪಾಷಾಣೇ  
 ಲಗತೀತಿ ಭಯಾತ್ ಪೋತಸ್ಯ ಪಶ್ಚಾದ್ಭಾಗತಶ್ಚತುರೋ ಲಜ್ಞರಾನ್  
 ನಿಕ್ಷಿಪ್ಯ ದಿವಾಕರಮ್ ಅಪೇಕ್ಷ್ಯ ಸರ್ವೇ ಸ್ಥಿತವನ್ತಃ | 30 ಕಿನ್ನು  
 ಪೋತೀಯಲೋಕಾಃ ಪೋತಾಗ್ರಭಾಗೇ ಲಜ್ಞರನಿಕ್ಷೇಪಂ ಛಲಂ ಕೃತ್ವಾ  
 ಜಲಧೌ ಕ್ಷುದ್ರನಾವಮ್ ಅವರೋಹ್ಯ ಪಲಾಯಿತುಮ್ ಅಚೇಷ್ಟನ್ |  
 31 ತತಃ ಪೌಲಃ ಸೇನಾಪತಯೇ ಸೈನ್ಯಗಣಾಯ ಚ ಕಥಿತವಾನ್,  
 ಏತೇ ಯದಿ ಪೋತಮಧ್ಯೇ ನ ತಿಷ್ಠಂತಿ ತರ್ಹಿ ಯುಷ್ಮಾಕಂ ರಕ್ಷಣಂ  
 ನ ಶಕ್ಯಂ | 32 ತದಾ ಸೇನಾಗಣೋ ರಜ್ಞಾನ್ ಛಿತ್ವಾ ನಾವಂ ಜಲೇ  
 ಪತಿತುಮ್ ಅದದಾತ್ | 33 ಪ್ರಭಾತಸಮಯೇ ಪೌಲಃ ಸರ್ವಾನ್  
 ಜನಾನ್ ಭೋಜನಾರ್ಥಂ ಪ್ರಾರ್ಥ್ಯ ವ್ಯಾಹರತ್, ಅದ್ಯ ಚತುರ್ದಶದಿನಾನಿ  
 ಯಾವದ್ ಯೂಯಮ್ ಅಪೇಕ್ಷಮಾನಾ ಅನಾಹಾರಾಃ ಕಾಲಮ್  
 ಅಯಾಪಯತ ಕಿಮಪಿ ನಾಭುಂಗ್ | 34 ಅತೋ ವಿನಯೇಽಹಂ  
 ಭಕ್ತ್ಯಂ ಭುಜ್ಯತಾಂ ತತೋ ಯುಷ್ಮಾಕಂ ಮಜ್ಞಲಂ ಭವಿಷ್ಯತಿ, ಯುಷ್ಮಾಕಂ  
 ಕಸ್ಯಚಿಜ್ಜನಸ್ಯ ಶಿರಸಃ ಕೇಶೈಕೋಪಿ ನ ನಂಕ್ಷ್ಯತಿ | 35 ಇತಿ ವ್ಯಾಹೃತ್ಯ ಪೌಲಂ  
 ಪೂಪಂ ಗೃಹೀತ್ವೇಶ್ವರಂ ಧನ್ಯಂ ಭಾಷಮಾಣಸ್ತಂ ಭಂಕ್ತ್ವಾ ಭೋಕ್ತುಮ್  
 ಆರಭವಾನ್ | 36 ಅನನ್ತರಂ ಸರ್ವೇ ಚ ಸುಸ್ಥಿರಾಃ ಸಂತಃ ಖಾದ್ಯಾನಿ  
 ಪರ್ಪ್ಯಗೃಹ್ಣನ್ | 37 ಅಸ್ಮಾಕಂ ಪೋತೇ ಷಟ್ಸಪ್ತತ್ಯಧಿಕಶತದ್ವಯಲೋಕಾ  
 ಆಸನ್ | 38 ಸರ್ವೇಷು ಲೋಕೇಷು ಯಥೇಷ್ಟಂ ಭುಕ್ತವತ್ಸು ಪೋತಸ್ಥನ್  
 ಗೋಧೂಮಾನ್ ಜಲಧೌ ನಿಕ್ಷಿಪ್ಯ ತೈಃ ಪೋತಸ್ಯ ಭಾರೋ ಲಘೂಕೃತಃ |  
 39 ದಿನೇ ಜಾತೇಽಪಿ ಸ ಕೋ ದೇಶ ಇತಿ ತದಾ ನ ಪರ್ಯಚೀಯತಃ; ಕಿನ್ನು  
 ತತ್ರ ಸಮತಟಮ್ ಏಕಂ ಖಾತಂ ದೃಷ್ಟ್ವಾ ಯದಿ ಶಕ್ನುಮಸ್ತರ್ಹಿ ವಯಂ  
 ತಸ್ಯಾಭ್ಯನ್ತರಂ ಪೋತಂ ಗಮಯಾಮ ಇತಿ ಮತಿಂ ಕೃತ್ವಾ ತೇ ಲಜ್ಞರಾನ್  
 ಛಿತ್ವಾ ಜಲಧೌ ತ್ಯಕ್ತವನ್ತಃ | 40 ತಥಾ ಕರ್ಣಬನ್ಧನಂ ಮೋಚಯಿತ್ವಾ  
 ಪ್ರಧಾನಂ ವಾತವಸನಮ್ ಉತ್ತೋಲ್ಯ ತೀರಸಮೀಪಂ ಗತವನ್ತಃ | 41  
 ಕಿನ್ನು ದ್ವಯೋಃ ಸಮುದ್ರಯೋಃ ಸಜ್ಞಮಸ್ಥಾನೇ ಸೈಕತೋಪರಿ ಪೋತೇ  
 ನಿಕ್ಷಿಪ್ತೇ ಽಗ್ರಭಾಗೇ ಬಾಧಿತೇ ಪಶ್ಚಾದ್ಭಾಗೇ ಪ್ರಬಲತರಜ್ಞೋಽಲಗತ್  
 ತೇನ ಪೋತೋ ಭಗ್ನಃ | 42 ತಸ್ಮಾದ್ ಬನ್ದಯಶ್ಚೇದ್ ಬಾಹುಭಿಸ್ತರನ್ತಃ  
 ಪಲಾಯನ್ತೇ ಇತ್ಯಾಶ್ಚಯಾ ಸೇನಾಗಣಸ್ತಾನ್ ಹನ್ತುಮ್ ಅಮನ್ತ್ರಯತ್;

43 ಕಿನ್ನು ಶತಸೇನಾಪತಿಃ ಪೌಲಂ ರಕ್ಷಿತುಂ ಪ್ರಯತ್ನಂ ಕೃತ್ವಾ ತಾನ್  
ತಚ್ಚೇಷ್ಟಯಾ ನಿವರ್ತೃ ಇತ್ಯಾದಿಷ್ಟವಾನ್, ಯೇ ಬಾಹುತರಣಂ ಜಾನನ್ತಿ  
ತೇಽಗ್ರೇ ಪ್ರೋಲ್ಲಮ್ಭ್ಯ ಸಮುದ್ರೇ ಪತಿತ್ವಾ ಬಾಹುಭಿಸ್ತೀರ್ತ್ವಾ ಕೂಲಂ  
ಯಾನ್ತು | 44 ಅಪರಮ್ ಅವಶಿಷ್ಟಾ ಜನಾಃ ಕಾಷ್ಠಂ ಪೋತೀಯಂ  
ದ್ರವ್ಯಂ ವಾ ಯೇನ ಯತ್ ಪ್ರಾಪ್ಯತೇ ತದವಲಮ್ಭ್ಯ ಯಾನ್ತು; ಇತ್ಥಂ  
ಸರ್ವೇ ಭೂಮಿಂ ಪ್ರಾಪ್ಯ ಪ್ರಾಣೈರ್ಜೀವಿತಾಃ |

**28** ಇತ್ಥಂ ಸರ್ವೇಷು ರಕ್ಷಾಂ ಪ್ರಾಪ್ತೇಷು ತತ್ರತ್ಯೋಪದ್ವೀಪಸ್ಯ  
ನಾಮ ಮಿಲೀತೇತಿ ತೇ ಜ್ಞಾತವನ್ತಃ | 2 ಅಸಭ್ಯಲೋಕಾ  
ಯಥೇಷ್ಟಮ್ ಅನುಕಮ್ಬಾಂ ಕೃತ್ವಾ ವರ್ತಮಾನವೃಷ್ಟೇಃ ಶೀತಾಚ್ಚ  
ವಹ್ನಿಂ ಪ್ರಜ್ವಲ್ಯಾಸ್ಮಾಕಮ್ ಆತಿಧ್ಯಮ್ ಅಕುರ್ವನ್ | 3 ಕಿನ್ನು ಪೌಲ  
ಇನ್ಧನಾನಿ ಸಂಗೃಹ್ಯ ಯದಾ ತಸ್ಮಿನ್ ಅಗ್ರೌ ನಿರಕ್ಷಿಪತ್, ತದಾ ವಹ್ನೇಃ  
ಪ್ರತಾಪಾತ್ ಏಕಃ ಕೃಷ್ಣಸರ್ಪೋ ನಿರ್ಗತ್ಯ ತಸ್ಯ ಹಸ್ತೇ ದ್ರಷ್ಟವಾನ್ | 4  
ತೇಽಸಭ್ಯಲೋಕಾಸ್ತಸ್ಯ ಹಸ್ತೇ ಸರ್ಪಮ್ ಅವಲಮ್ಬಮಾನಂ ದೃಷ್ಟ್ವಾ  
ಪರಸ್ಪರಮ್ ಉಕ್ತವನ್ತ ಏಷ ಜನೋಽವಶ್ಯಂ ನರಹಾ ಭವಿಷ್ಯತಿ, ಯತೋ  
ಯದ್ಯಪಿ ಜಲಧೇ ರಕ್ಷಾಂ ಪ್ರಾಪ್ತವಾನ್ ತಥಾಪಿ ಪ್ರತಿಫಲದಾಯಕ  
ಏನಂ ಜೀವಿತುಂ ನ ದದಾತಿ | 5 ಕಿನ್ನು ಸ ಹಸ್ತಂ ವಿಧುನ್ವನ್ ತಂ  
ಸರ್ಪಮ್ ಅಗ್ನಿಮಧ್ಯೇ ನಿಕ್ಷಿಪ್ಯ ಕಾಮಪಿ ಪೀಡಾಂ ನಾಪ್ತವಾನ್ | 6 ತತೋ  
ವಿಷಜ್ವಾಲಯಾ ಏತಸ್ಯ ಶರೀರಂ ಸ್ಥೀತಂ ಭವಿಷ್ಯತಿ ಯದ್ವಾ ಹರಾದಯಂ  
ಪ್ರಾಣಾನ್ ತ್ಯಕ್ತ್ಯತೀತಿ ನಿಶ್ಚಿತ್ಯ ಲೋಕಾ ಬಹುಕ್ಷಣಾನಿ ಯಾವತ್ ತದ್  
ದ್ರಷ್ಟುಂ ಸ್ಥಿತವನ್ತಃ ಕಿನ್ನು ತಸ್ಯ ಕಸ್ಯಾಶ್ಚಿದ್ ವಿಪದೋಽಘಟನಾತ್ ತೇ  
ತದ್ವಿಪರೀತಂ ವಿಜ್ಞಾಯ ಭಾಷಿತವನ್ತ ಏಷ ಕಶ್ಚಿದ್ ದೇವೋ ಭವೇತ್ | 7  
ಪುಲ್ಲಿಯನಾಮಾ ಜನ ಏಕಸ್ತಸ್ಯೋಪದ್ವೀಪಸ್ಯಾಧಿಪತಿರಾಸೀತ್ ತತ್ರ ತಸ್ಯ  
ಭೂಮ್ಯಾದಿ ಚ ಸ್ಥಿತಂ | ಸ ಜನೋಽಸ್ಮಾನ್ ನಿಜಗೃಹಂ ನೀತ್ವಾ ಸೌಜನ್ಯಂ  
ಪ್ರಕಾಶ್ಯ ದಿನತ್ರಯಂ ಯಾವದ್ ಅಸ್ಮಾಕಂ ಆತಿಧ್ಯಮ್ ಅಕರೋತ್ |  
8 ತದಾ ತಸ್ಯ ಪುಲ್ಲಿಯಸ್ಯ ಪಿತಾ ಜ್ವರಾತಿಸಾರೇಣ ಪೀಡ್ಯಮಾನಃ ಸನ್  
ಶಯ್ಯಾಯಾಮ್ ಆಸೀತ್; ತತಃ ಪೌಲಸ್ತಸ್ಯ ಸಮೀಪಂ ಗತ್ವಾ ಪ್ರಾರ್ಥನಾಂ  
ಕೃತ್ವಾ ತಸ್ಯ ಗಾತ್ರೇ ಹಸ್ತಂ ಸಮರ್ಪ್ಯ ತಂ ಸ್ವಸ್ಥಂ ಕೃತವಾನ್ | 9  
ಇತ್ಥಂ ಭೂತೇ ತದ್ವೀಪನಿವಾಸಿನ ಇತರೇಪಿ ರೋಗಿಲೋಕಾ ಆಗತ್ಯ  
ನಿರಾಮಯಾ ಅಭವನ್ | 10 ತಸ್ಮಾತ್ತೇಽಸ್ಮಾಕಮ್ ಅತೀವ ಸತ್ಕಾರಂ

ಕೃತವನ್ತಃ, ವಿಶೇಷತಃ ಪ್ರಸ್ಥಾನಸಮಯೇ ಪ್ರಯೋಜನೀಯಾನಿ  
 ನಾನದ್ರವ್ಯಾಣಿ ದತ್ತವನ್ತಃ | 11 ಇತ್ಥಂ ತತ್ರ ತ್ರಿಷು ಮಾಸೇಷು ಗತೇಷು  
 ಯಸ್ಯ ಚಿಹ್ನಂ ದಿಯಸ್ಕೂರೀ ತಾದೃಶ ಏಕಃ ಸಿಕನ್ದರೀಯನಗರಸ್ಯ  
 ಪೋತಃ ಶೀತಕಾಲಂ ಯಾಪಯನ್ ತಸ್ಮಿನ್ ಉಪದ್ವೀಪೇ 5ತಿಷ್ಠತ್  
 ತಮೇವ ಪೋತಂ ವಯಮ್ ಆರುಹ್ಯ ಯಾತ್ರಾಮ್ ಅಕುರ್ಮು |  
 12 ತತಃ ಪ್ರಥಮತಃ ಸುರಾಕೂಸನಗರಮ್ ಉಪಸ್ಥಾಯ ತತ್ರ ತ್ರೀಣಿ  
 ದಿನಾನಿ ಸ್ಥಿತವನ್ತಃ | 13 ತಸ್ಮಾದ್ ಆವೃತ್ಯ ರೀಗಿಯನಗರಮ್ ಉಪಸ್ಥಿತಾಃ  
 ದಿನೈಕಸ್ಮಾತ್ ಪರಂ ದಕ್ಷಿಣವಯೌ ಸಾನುಕೂಲ್ಯೇ ಸತಿ ಪರಸ್ಮಿನ್  
 ದಿವಸೇ ಪತಿಯಲೀನಗರಮ್ ಉಪಾತಿಷ್ಠಾಮ | 14 ತತೋಽಸ್ಮಾಸು  
 ತತ್ರತ್ಯಂ ಭ್ರಾತೃಗಣಂ ಪ್ರಾಪ್ತೇಷು ತೇ ಸ್ತ್ರೀಃ ಸಾರ್ಧಮ್ ಅಸ್ಮಾನ್ ಸಪ್ತ  
 ದಿನಾನಿ ಸ್ಥಾಪಯಿತುಮ್ ಅಯತನ್ತ, ಇತ್ಥಂ ವಯಂ ರೋಮಾನಗರಮ್  
 ಪ್ರತ್ಯಗಚ್ಛಾಮ | 15 ತಸ್ಮಾತ್ ತತ್ರತ್ಯಾಃ ಭ್ರಾತರೋಽಸ್ಮಾಕಮ್  
 ಆಗಮನವಾರ್ತಾಂ ಶ್ರುತ್ವಾ ಆಪ್ಪಿಯಫರಂ ತ್ರಿಷ್ಣಾವರ್ಣೀಞ್ಚ ಯಾವದ್  
 ಅಗ್ರೇಸರಾಃ ಸನ್ನೋಸ್ಮಾನ್ ಸಾಕ್ಷಾತ್ ಕರ್ತುಮ್ ಆಗಮನ್; ತೇಷಾಂ  
 ದರ್ಶನಾತ್ ಪೌಲ ಈಶ್ವರಂ ಧನ್ಯಂ ವದನ್ ಆಶ್ವಾಸಮ್ ಆಪ್ತವಾನ್ | 16  
 ಅಸ್ಮಾಸು ರೋಮಾನಗರಂ ಗತೇಷು ಶತಸೇನಾಪತಿಃ ಸರ್ವ್ವಾನ್ ಬನ್ನೀನ್  
 ಪ್ರಧಾನಸೇನಾಪತೇಃ ಸಮೀಪೇ ಸಮಾರ್ಪಯತ್ ಕಿನ್ನು ಪೌಲಾಯ  
 ಸ್ವರಕ್ಷಕಪದಾತಿನಾ ಸಹ ಪೃಥಗ್ ವಸ್ತುಮ್ ಅನುಮತಿಂ ದತ್ತವಾನ್ |  
 17 ದಿನತ್ರಯಾತ್ ಪರಂ ಪೌಲಸ್ತದ್ವೇಶಸ್ಥಾನ್ ಪ್ರಧಾನಯಿಹೂದಿನ  
 ಆಹೂತವಾನ್ ತತಸ್ತೇಷು ಸಮುಪಸ್ಥಿತೇಷು ಸ ಕಥಿತವಾನ್,  
 ಹೇ ಭ್ರಾತೃಗಣ ನಿಜಲೋಕಾನಾಂ ಪೂರ್ವ್ವಪುರುಷಾಣಾಂ ವಾ  
 ರೀತೇ ವಿಪರೀತಂ ಕಿಞ್ಚನ ಕರ್ಮಾಹಂ ನಾಕರವಂ ತಥಾಪಿ  
 ಯಿರೂಶಾಲಮನಿವಾಸಿನೋ ಲೋಕಾ ಮಾಂ ಬಂದಿಂ ಕೃತ್ವಾ  
 ರೋಮಿಲೋಕಾನಾಂ ಹಸ್ತೇಷು ಸಮರ್ಪಿತವನ್ತಃ | 18 ರೋಮಿಲೋಕಾ  
 ವಿಚಾರ್ಯ ಮಮ ಪ್ರಾಣಹನನಾರ್ಹಂ ಕಿಮಪಿ ಕಾರಣಂ ನ ಪ್ರಾಪ್ಯ  
 ಮಾಂ ಮೋಚಯಿತುಮ್ ಐಚ್ಛನ್; 19 ಕಿನ್ನು ಯಿಹೂದಿಲೋಕಾನಾಮ್  
 ಆಪತ್ವಾ ಮಯಾ ಕೈಸರರಾಜಸ್ಯ ಸಮೀಪೇ ವಿಚಾರಸ್ಯ ಪ್ರಾರ್ಥನಾ  
 ಕರ್ತೃವ್ಯಾ ಜಾತಾ ನೋಚೇತ್ ನಿಜದೇಶೀಯಲೋಕಾನ್ ಪ್ರತಿ ಮಮ  
 ಕೋಪ್ಯಭಿಯೋಗೋ ನಾಸ್ತಿ | 20 ಏತತ್ಕಾರಣಾದ್ ಅಹಂ ಯುಷ್ಮಾನ್

ದ್ರಷ್ಟುಂ ಸಂಲಪಿತುಞ್ಚಾಹೂಯಮ್ ಇಸ್ರಾಯೇಲ್ವಶೀಯಾನಾಂ  
 ಪ್ರತ್ಯಾಶಾಹೇತೋಹಮ್ ಏತೇನ ಶುಭ್ವಲೇನ ಬದೋಽಭವಮ್ | 21  
 ತದಾ ತೇ ತಮ್ ಅವಾದಿಷುಃ, ಯಿಹೂದೀಯದೇಶಾದ್ ವಯಂ  
 ತ್ವಾಮಧಿ ಕಿಮಪಿ ಪತ್ರಂ ನ ಪ್ರಾಪ್ತಾಯೇ ಭ್ರಾತರಃ ಸಮಾಯಾತಾಸ್ತೇಷಾಂ  
 ಕೋಪಿ ತವ ಕಾಮಪಿ ವಾರ್ತಾಂ ನಾವದತ್ ಅಭದ್ರಮಪಿ ನಾಕಥಯಚ್ಚ |  
 22 ತವ ಮತಂ ಕಿಮಿತಿ ವಯಂ ತ್ವತ್ತಃ ಶ್ರೋತುಮಿಚ್ಛಾಮಃ | ಯದ್ ಇದಂ  
 ನವೀನಂ ಮತಮುತ್ಥಿತಂ ತತ್ ಸರ್ವತ್ರ ಸರ್ವೇಷಾಂ ನಿಕಟೇ ನಿಂದಿತಂ  
 ಜಾತಮ ಇತಿ ವಯಂ ಜಾನೀಮಃ | 23 ತೈಸ್ತದರ್ಥಮ್ ಏಕಸ್ಮಿನ್ ದಿನೇ  
 ನಿರೂಪಿತೇ ತಸ್ಮಿನ್ ದಿನೇ ಬಹವ ಏಕತ್ರ ಮಿಲಿತ್ವಾ ಪೌಲಸ್ಯ ವಾಸಗೃಹಮ್  
 ಆಗಚ್ಛನ್ ತಸ್ಮಾತ್ ಪೌಲ ಆ ಪ್ರಾತಃಕಾಲಾತ್ ಸನ್ಯಾಕಾಲಂ ಯಾವನ್  
 ಮೂಸಾವ್ಯವಸ್ಥಾಗ್ರನ್ಯಾದ್ ಭವಿಷ್ಯದ್ವಾದಿನಾಂ ಗ್ರನ್ಥೇಭ್ಯಶ್ಚ ಯೀಶೋಃ  
 ಕಥಾಮ್ ಉತ್ಪಾಪ್ಯ ಈಶ್ವರಸ್ಯ ರಾಜ್ಯೇ ಪ್ರಮಾಣಂ ದತ್ತಾ ತೇಷಾಂ  
 ಪ್ರವೃತ್ತಿಂ ಜನಯಿತುಂ ಚೇಷ್ಟಿತವಾನ್ | 24 ಕೇಚಿತ್ತು ತಸ್ಯ ಕಥಾಂ  
 ಪ್ರತ್ಯಾಯನ್ ಕೇಚಿತ್ತು ನ ಪ್ರತ್ಯಾಯನ್; 25 ಏತತ್ಕಾರಣಾತ್ ತೇಷಾಂ  
 ಪರಸ್ಪರಮ್ ಅನೈಕ್ಯಾತ್ ಸರ್ವೇ ಚಲಿತವನ್ತಃ; ತಥಾಪಿ ಪೌಲ ಏತಾಂ  
 ಕಥಾಮೇಕಾಂ ಕಥಿತವಾನ್ ಪವಿತ್ರ ಆತ್ಮಾಯಿಶಯಿಯಸ್ಯ ಭವಿಷ್ಯದ್ವಕ್ತು  
 ವರ್ದನಾದ್ ಅಸ್ಮಾಕಂ ಪಿತೃಪುರುಷೇಭ್ಯ ಏತಾಂ ಕಥಾಂ ಭದ್ರಂ  
 ಕಥಯಾಮಾಸ, ಯಥಾ, 26 "ಉಪಗತ್ಯ ಜನಾನೇತಾನ್ ತ್ವಂ ಭಾಷಸ್ವ  
 ವಚಸ್ವಿದಂ | ಕರ್ಣೈಃ ಶ್ರೋಷ್ಯಥ ಯೂಯಂ ಹಿ ಕಿನ್ನು ಯೂಯಂ ನ  
 ಭೋತ್ಸ್ಯಥ | ನೇತ್ರೈಃ ದ್ರಕ್ಷ್ಯಥ ಯೂಯಂ ಜ್ಞಾತುಂ ಯೂಯಂ ನ  
 ಶಕ್ಸ್ಯಥ | 27 ತೇ ಮಾನುಷಾ ಯಥಾ ನೇತ್ರೈಃ ಪರಿಪಶ್ಯನ್ತಿ ನೈವ ಹಿ |  
 ಕರ್ಣೈಃ ಯಥಾ ನ ಶೃಣ್ವನ್ತಿ ಬುದ್ಧ್ಯಂತೇ ನ ಚ ಮಾನಸೈಃ | ವ್ಯಾವರ್ತಯತ್ಸು  
 ಚಿತ್ತಾನಿ ಕಾಲೇ ಕುತ್ರಾಪಿ ತೇಷು ವೈ | ಮತ್ತಸ್ತೇ ಮನುಜಾಃ ಸ್ವಸ್ಥಾ  
 ಯಥಾ ನೈವ ಭವನ್ತಿ ಚ | ತಥಾ ತೇಷಾಂ ಮನುಷ್ಯಾಣಾಂ ಸನ್ತಿ  
 ಸ್ಥೂಲಾ ಹಿ ಬುದ್ಧಯಃ | ಬಧಿರೀಭೂತಕರ್ಣಾಶ್ಚ ಜಾತಾಶ್ಚ ಮುದ್ರಿತಾ  
 ದೃಶಃ | | 28 ಅತ ಈಶ್ವರಾದ್ ಯತ್ ಪರಿತ್ರಾಣಂ ತಸ್ಯ ವಾರ್ತಾ  
 ಭಿನ್ನದೇಶೀಯಾನಾಂ ಸಮೀಪಂ ಪ್ರೇಷಿತಾ ತವಿವ ತಾಂ ಗ್ರಹೀಷ್ಯಂತೀತಿ  
 ಯೂಯಂ ಜಾನೀತ | 29 ಏತಾದೃಶ್ಯಾಂ ಕಥಾಯಾಂ ಕಥಿತಾಯಾಂ  
 ಸತ್ಯಾಂ ಯಿಹೂದಿನಃ ಪರಸ್ಪರಂ ಬಹುವಿಚಾರಂ ಕುರ್ವನ್ತೋ ಗತವನ್ತಃ |

30 ಇತ್ಥಂ ಪೌಲಃ ಸಮ್ಪೂರ್ಣಂ ವತ್ಸರದ್ವಯಂ ಯಾವದ್ ಭಾಟಿಕೀಯೇ  
ವಾಸಗೃಹೇ ವಸನ್ ಯೇ ಲೋಕಾಸ್ತಸ್ಯ ಸನ್ನಿಧಿಮ್ ಆಗಚ್ಛಂತಿ ತಾನ್  
ಸರ್ವಾನೇವ ಪರಿಗೃಹ್ಣನ್, 31 ನಿರ್ವಿಘ್ನಮ್ ಅತಿಶಯನಿಃಕ್ಷೋಭಮ್  
ಈಶ್ವರೀಯರಾಜತ್ವಸ್ಯ ಕಥಾಂ ಪ್ರಚಾರಯನ್ ಪ್ರಭೌ ಯೇಶೌ ಖೀಷ್ಟೇ  
ಕಥಾಃ ಸಮುಪಾದಿಶತ್ | ಇತಿ ||



## ರೋಮಿಣಃ

1 ಈಶ್ವರೋ ನಿಜಪುತ್ರಮಧಿ ಯಂ ಸುಸಂವಾದಂ ಭವಿಷ್ಯದ್ವಾದಿಭಿ  
ರ್ಧರ್ಮಗ್ರಂಥೈಃ ಪ್ರತಿಶ್ರುತವಾನ್ ತಂ ಸುಸಂವಾದಂ ಪ್ರಚಾರಯಿತುಂ  
ಪೃಥಕ್ಪುತ್ರ ಆಹೂತಃ ಪ್ರೇರಿತಶ್ಚ ಪ್ರಭೋ ಯೀಶುಖ್ರೀಷ್ಟಸ್ಯ ಸೇವಕೋ  
ಯಃ ಪಾಲಃ 2 ಸ ರೋಮಾನಗರಸ್ಥಾನ್ ಈಶ್ವರಪ್ರಿಯಾನ್  
ಆಹೂತಾಂಶ್ಚ ಪವಿತ್ರಲೋಕಾನ್ ಪ್ರತಿ ಪತ್ರಂ ಲಿಖತಿ | 3 ಅಸ್ಮಾಕಂ ಸ  
ಪ್ರಭು ಯೀಶುಃ ಖ್ರೀಷ್ಟಃ ಶಾರೀರಿಕಸಮ್ಪನ್ನೇನ ದಾಯಾದೋ  
ವಂಶೋದ್ಭವಃ 4 ಪವಿತ್ರಸ್ಯಾತ್ಮನಃ ಸಮ್ಪನ್ನೇನ ಚೇಶ್ವರಸ್ಯ ಪ್ರಭಾವವಾನ್  
ಪುತ್ರ ಇತಿ ಶ್ಮಶಾನಾತ್ ತಸ್ಯೋತ್ಥಾನೇನ ಪ್ರತಿಪನ್ನಂ | 5 ಅಪರಂ  
ಯೇಷಾಂ ಮಧ್ಯೇ ಯೀಶುನಾ ಖ್ರೀಷ್ಟೇನ ಯೂಯಮಪ್ಯಾಹೂತಾಸ್ತೇ  
ನ್ಯದೇಶೀಯಲೋಕಾಸ್ತಸ್ಯ ನಾಮ್ನಿ ವಿಶ್ವಸ್ಯ ನಿರ್ದೇಶಗ್ರಾಹಿಣೋ ಯಥಾ  
ಭವಂತಿ 6 ತದಭಿಪ್ರಾಯೇಣ ವಯಂ ತಸ್ಮಾದ್ ಅನುಗ್ರಹಂ  
ಪ್ರೇರಿತತ್ವಪದಂ ಪ್ರಾಪ್ತಾಃ | 7 ತಾತೇನಾಸ್ಮಾಕಮ್ ಈಶ್ವರೇಣ ಪ್ರಭುಣಾ  
ಯೀಶುಖ್ರೀಷ್ಟೇನ ಚ ಯುಷ್ಮಭ್ಯಮ್ ಅನುಗ್ರಹಃ ಶಾನ್ತಿಶ್ಚ  
ಪ್ರದೀಯೇತಾಂ | 8 ಪ್ರಥಮತಃ ಸರ್ವ್ವಸ್ಮಿನ್ ಜಗತಿ ಯುಷ್ಮಾಕಂ  
ವಿಶ್ವಾಸಸ್ಯ ಪ್ರಕಾಶಿತತ್ವಾದ್ ಅಹಂ ಯುಷ್ಮಾಕಂ ಸರ್ವ್ವೇಷಾಂ ನಿಮಿತ್ತಂ  
ಯೀಶುಖ್ರೀಷ್ಟಸ್ಯ ನಾಮ ಗೃಹ್ಣನ್ ಈಶ್ವರಸ್ಯ ಧನ್ಯವಾದಂ ಕರೋಮಿ | 9  
ಅಪರಮ್ ಈಶ್ವರಸ್ಯ ಪ್ರಸಾದಾದ್ ಬಹುಕಾಲಾತ್ ಪರಂ ಸಾಮ್ಪ್ರತಂ  
ಯುಷ್ಮಾಕಂ ಸಮೀಪಂ ಯಾತುಂ ಕಥಮಪಿ ಯತ್ ಸುಯೋಗಂ  
ಪ್ರಾಪ್ನೋಮಿ, ಏತದರ್ಥಂ ನಿರಂತರಂ ನಾಮಾನ್ಯುಚ್ಚಾರಯನ್ ನಿಜಾಸು  
ಸರ್ವ್ವಪ್ರಾರ್ಥನಾಸು ಸರ್ವ್ವದಾ ನಿವೇದಯಾಮಿ, 10 ಏತಸ್ಮಿನ್  
ಯಮಹಂ ತತ್ಪುತ್ರೀಯಸುಸಂವಾದಪ್ರಚಾರಣೇನ ಮನಸಾ  
ಪರಿಚರಾಮಿ ಸ ಈಶ್ವರೋ ಮಮ ಸಾಕ್ಷೀ ವಿದ್ಯತೇ | 11 ಯತೋ  
ಯುಷ್ಮಾಕಂ ಮಮ ಚ ವಿಶ್ವಾಸೇನ ವಯಮ್ ಉಭಯೇ ಯಥಾ  
ಶಾನ್ತಿಯುಕ್ತಾ ಭವಾಮ ಇತಿ ಕಾರಣಾದ್ 12 ಯುಷ್ಮಾಕಂ  
ಸ್ಥೈರ್ಯಕರಣಾರ್ಥಂ ಯುಷ್ಮಭ್ಯಂ ಕಿಚ್ಚೈತ್ತರಮಾರ್ಥದಾನದಾನಾಯ  
ಯುಷ್ಮಾನ್ ಸಾಕ್ಷಾತ್ ಕರ್ತುಂ ಮದೀಯಾ ವಾಇಷ್ಟಾ | 13 ಹೇ  
ಭ್ರಾತೃಗಣ ಭಿನ್ನದೇಶೀಯಲೋಕಾನಾಂ ಮಧ್ಯೇ ಯದ್ವತ್ ತದ್ವದ್  
ಯುಷ್ಮಾಕಂ ಮಧ್ಯೇಪಿ ಯಥಾ ಫಲಂ ಭುಂಜ್ವೇ ತದಭಿಪ್ರಾಯೇಣ

ಮುಹುರ್ಮುಹು ಯುಷ್ಮಾಕಂ ಸಮೀಪಂ ಗನ್ತುಮ್ ಉದ್ಯತೋಽಹಂ  
 ಕಿನ್ನು ಯಾವದ್ ಅದ್ಯ ತಸ್ಮಿನ್ ಗಮನೇ ಮಮ ವಿಘ್ನೋ ಜಾತ ಇತಿ  
 ಯೂಯಂ ಯದ್ ಅಜ್ಞಾತಾಸ್ತಿಷ್ಠಥ ತದಹಮ್ ಉಚಿತಂ ನ ಬುದ್ಧೇ |  
 14 ಅಹಂ ಸಭ್ಯಾಸಭ್ಯಾನಾಂ ವಿದ್ವದವಿದ್ವತಾಞ್ಚ ಸರ್ವೇಷಾಮ್ ಋಣೀ  
 ವಿದ್ಯೇ | 15 ಅತಃವ ರೋಮಾನಿವಾಸಿನಾಂ ಯುಷ್ಮಾಕಂ ಸಮೀಪೇಽಪಿ  
 ಯಥಾಶಕ್ತಿ ಸುಸಂವಾದಂ ಪ್ರಚಾರಯಿತುಮ್ ಅಹಮ್ ಉದ್ಯತೋಸ್ಮಿ |  
 16 ಯತಃ ಖ್ರೀಷ್ಟಸ್ಯ ಸುಸಂವಾದೋ ಮಮ ಲಜ್ಜಾಸ್ವದಂ ನಹಿ  
 ಸ ಈಶ್ವರಸ್ಯ ಶಕ್ತಿಸ್ವರೂಪಃ ಸನ್ ಆ ಯಿಹೂದೀಯೇಭ್ಯೋ  
 ಽನ್ಯಜಾತೀಯಾನ್ ಯಾವತ್ ಸರ್ವಜಾತೀಯಾನಾಂ ಮಧ್ಯೇ  
 ಯಃ ಕಶ್ಚಿದ್ ತತ್ರ ವಿಶ್ವಸಿತಿ ತಸ್ಯೈವ ತ್ರಾಣಂ ಜನಯತಿ | 17  
 ಯತಃ ಪ್ರತ್ಯಯಸ್ಯ ಸಮಪರಿಮಾಣಮ್ ಈಶ್ವರದತ್ತಂ ಪುಣ್ಯಂ  
 ತತ್ಸುಸಂವಾದೇ ಪ್ರಕಾಶತೇ | ತದಧಿ ಧರ್ಮಪುಸ್ತಕೇಪಿ ಲಿಖಿತಮಿದಂ  
 "ಪುಣ್ಯವಾನ್ ಜನೋ ವಿಶ್ವಾಸೇನ ಜೀವಿಷ್ಯತಿ" | 18 ಅತಃವ ಯೇ  
 ಮಾನವಾಃ ಪಾಪಕರ್ಮಣಾ ಸತ್ಯತಾಂ ರುನ್ಧಂತಿ ತೇಷಾಂ ಸರ್ವಸ್ಯ  
 ದುರಾಚರಣಸ್ಯಾಧರ್ಮಸ್ಯ ಚ ವಿರುದ್ಧಂ ಸ್ವರ್ಗಾದ್ ಈಶ್ವರಸ್ಯ ಕೋಪಃ  
 ಪ್ರಕಾಶತೇ | 19 ಯತ ಈಶ್ವರಮಧಿ ಯದ್ಯದ್ ಜ್ಞೇಯಂ ತದ್ ಈಶ್ವರಃ  
 ಸ್ವಯಂ ತಾನ್ ಪ್ರತಿ ಪ್ರಕಾಶಿತವಾನ್ ತಸ್ಮಾತ್ ತೇಷಾಮ್ ಅಗೋಚರಂ  
 ನಹಿ | 20 ಫಲತಸ್ತಸ್ಯಾನಂತಶಕ್ತೀಶ್ವರತ್ವಾದೀನ್ಯದೃಶ್ಯಾನ್ಯಪಿ  
 ಸೃಷ್ಟಿಕಾಲಮ್ ಆರಭ್ಯ ಕರ್ಮಸು ಪ್ರಕಾಶಮಾನಾನಿ ದೃಶ್ಯಂತೇ ತಸ್ಮಾತ್  
 ತೇಷಾಂ ದೋಷಪ್ರಕ್ಷಾಲನಸ್ಯ ಪನ್ನಾ ನಾಸ್ತಿ | (aidios g126) 21  
 ಅಪರಮ್ ಈಶ್ವರಂ ಜ್ಞಾತ್ವಾಪಿ ತೇ ತಮ್ ಈಶ್ವರಜ್ಞಾನೇನ  
 ನಾದ್ರಿಯಂತ ಕೃತಜ್ಞಾ ವಾ ನ ಜಾತಾಃ; ತಸ್ಮಾತ್ ತೇಷಾಂ ಸರ್ವೇ  
 ತರ್ಕಾ ವಿಫಲೀಭೂತಾಃ, ಅಪರಞ್ಚ ತೇಷಾಂ ವಿವೇಕಶೂನ್ಯಾನಿ  
 ಮನಾಂಸಿ ತಿಮಿರೇ ಮಗ್ನಾನಿ | 22 ತೇ ಸ್ವಾನ್ ಜ್ಞಾನಿನೋ ಜ್ಞಾತ್ವಾ  
 ಜ್ಞಾನಹೀನಾ ಅಭವನ್ 23 ಅನಶ್ವರಸ್ಯೇಶ್ವರಸ್ಯ ಗೌರವಂ ವಿಹಾಯ  
 ನಶ್ವರಮನುಷ್ಯಪಶುಪಕ್ಷ್ಯರೋಗಾಮಿಪ್ರಭೃತೇರಾಕೃತಿವಿಶಿಷ್ಟಪ್ರತಿಮಾಸೈರಾಶ್ರಿತಾಃ |  
 24 ಇತ್ಥಂ ತ ಈಶ್ವರಸ್ಯ ಸತ್ಯತಾಂ ವಿಹಾಯ ಮೃಷಾಮತಮ್ ಆಶ್ರಿತವನ್ತಃ  
 ಸಚ್ಚಿದಾನಂದಂ ಸೃಷ್ಟಿಕರ್ತಾರಂ ತೃಕ್ತ್ವಾ ಸೃಷ್ಟವಸ್ತುನಃ ಪೂಜಾಂ ಸೇವಾಞ್ಚ  
 ಕೃತವನ್ತಃ; (aiṛn g165) 25 ಇತಿ ಹೇತೋರೀಶ್ವರಸ್ತಾನ್ ಕುಕ್ರಿಯಾಯಾಂ

ಸಮರ್ಪ್ಯ ನಿಜನಿಜಕುಚಿನ್ನಾಭಿಲಾಷಾಭ್ಯಾಂ ಸ್ವಂ ಸ್ವಂ ಶರೀರಂ  
 ಪರಸ್ಪರಮ್ ಅಪಮಾನಿತಂ ಕರ್ತುಮ್ ಅದದಾತ್ | 26 ಈಶ್ವರೇಣ  
 ತೇಷು ಕ್ವಭಿಲಾಷೇ ಸಮರ್ಪಿತೇಷು ತೇಷಾಂ ಯೋಷಿತಃ  
 ಸ್ವಾಭಾವಿಕಾಚರಣಮ್ ಅಪಹಾಯ ವಿಪರೀತಕೃತ್ಯೇ ಪ್ರಾವರ್ತನಃ | 27  
 ತಥಾ ಪುರುಷಾ ಅಪಿ ಸ್ವಾಭಾವಿಕಯೋಷಿತ್ಸಜ್ಜಮಂ ವಿಹಾಯ ಪರಸ್ಪರಂ  
 ಕಾಮಕೃಶಾನುನಾ ದಗ್ಧಾಃ ಸಂತಃ ಪುಮಾಂಸಃ ಪುಂಭಿಃ ಸಾಕಂ ಕುಕೃತ್ಯೇ  
 ಸಮಾಸಜ್ಯ ನಿಜನಿಜಭ್ರಾಂತೇಃ ಸಮುಚಿತಂ ಫಲಮ್ ಅಲಭಂತ | 28 ತೇ  
 ಸ್ವೇಷಾಂ ಮನಃಸ್ವೀಶ್ವರಾಯ ಸ್ಥಾನಂ ದಾತುಮ್ ಅನಿಚ್ಛುಕಾಸ್ತತೋ  
 ಹೇತೋರೀಶ್ವರಸ್ತಾನ್ ಪ್ರತಿ ದುಷ್ಟಮನಸ್ಕತ್ವಮ್ ಅವಿಹಿತಕ್ರಿಯತ್ವಜ್ಞ  
 ದತ್ತವಾನ್ | 29 ಅತಃ ತೇ ಸರ್ವೇಃ ಽನ್ಯಾಯೋ ವ್ಯಭಿಚಾರೋ  
 ದುಷ್ಟತ್ವಂ ಲೋಭೋ ಜಿಘಾಂಸಾ ಈರ್ಷ್ಯಾ ವಧೋ ವಿವಾದಶ್ಚಾತುರೀ  
 ಕುಮತಿರಿತ್ಯಾದಿಭಿಃ ದುಃಷ್ಣಮ್ಭಿಃ ಪರಿಪೂರ್ಣಾಃ ಸಂತಃ | 30  
 ಕರ್ಣೇಜಪಾ ಅಪವಾದಿನ ಈಶ್ವರದ್ವೇಷಕಾ ಹಿಂಸಕಾ ಅಹಜ್ಜಾರಿಣ  
 ಆತ್ಮಶ್ಲಾಘಿನಃ ಕುಕರ್ಮೋತ್ಪಾದಕಾಃ ಪಿತ್ರೋರಾಜ್ಞಾಲಜ್ಞಕಾ | 31  
 ಅವಿಚಾರಕಾ ನಿಯಮಲಜ್ಞಿನಃ ಸ್ನೇಹರಹಿತಾ ಅತಿದ್ವೇಷಿಣೋ  
 ನಿರ್ದಯಾಶ್ಚ ಜಾತಾಃ | 32 ಯೇ ಜನಾ ಏತಾದೃಶಂ ಕರ್ಮ ಕುರ್ವಂತಿ  
 ತಏವ ಮೃತಿಯೋಗ್ಯಾ ಈಶ್ವರಸ್ಯ ವಿಚಾರಮೀದೃಶಂ ಜ್ಞಾತ್ವಾಪಿ ತ  
 ಏತಾದೃಶಂ ಕರ್ಮ ಸ್ವಯಂ ಕುರ್ವಂತಿ ಕೇವಲಮಿತಿ ನಹಿ ಕಿನ್ನು  
 ತಾದೃಶಕರ್ಮಕಾರಿಷು ಲೋಕೇಷ್ವಪಿ ಪ್ರಿಯಂತೇ |

**2** ಹೇ ಪರದೂಷಕ ಮನುಷ್ಯ ಯಃ ಕಶ್ಚನ ತ್ವಂ ಭವಸಿ  
 ತವೋತ್ತರದಾನಾಯ ಪನ್ನಾ ನಾಸ್ತಿ ಯತೋ ಯಸ್ಮಾತ್ ಕರ್ಮಣಃ  
 ಪರಸ್ವಯಾ ದೂಷ್ಯತೇ ತಸ್ಮಾತ್ ತ್ವಮಪಿ ದೂಷ್ಯಸೇ, ಯತಸ್ತಂ  
 ದೂಷಯನ್ನಪಿ ತ್ವಂ ತದ್ವದ್ ಆಚರಸಿ | 2 ಕಿನ್ತ್ವೇತಾದೃಗಾಚಾರಿಭ್ಯೋ  
 ಯಂ ದಣ್ಡಮ್ ಈಶ್ವರೋ ನಿಶ್ಚಿನೋತಿ ಸ ಯಥಾರ್ಥ ಇತಿ ವಯಂ  
 ಜಾನೀಮಃ | 3 ಅತಃ ತವ ಹೇ ಮಾನುಷ ತ್ವಂ ಯಾದೃಗಾಚಾರಿಣೋ  
 ದೂಷಯಸಿ ಸ್ವಯಂ ಯದಿ ತಾದೃಗಾಚರಸಿ ತರ್ಹಿ ತ್ವಮ್ ಈಶ್ವರದಣ್ಡಾತ್  
 ಪಲಾಯಿತುಂ ಶಕ್ಯಸೀತಿ ಕಿಂ ಬುದ್ಧಸೇ? 4 ಅಪರಂ ತವ ಮನಸಃ  
 ಪರಿವರ್ತನಂ ಕರ್ತುಮ್ ಇಶ್ವರಸ್ಯಾನುಗ್ರಹೋ ಭವತಿ ತನ್ನ ಬುದ್ಧಾ  
 ತ್ವಂ ಕಿಂ ತದೀಯಾನುಗ್ರಹಕ್ಷಮಾಚರಸಹಿಷ್ಣುತ್ವನಿಧಿಂ ತುಚ್ಛೀಕರೋಷಿ?

5 ತಥಾ ಸ್ವಾನ್ತಃಕರಣಸ್ಯ ಕರೋರತ್ವಾತ್ ಖೇದರಾಹಿತ್ಯಾಚ್ಛೇಶ್ವರಸ್ಯ  
 ನ್ಯಾಯ್ಯವಿಚಾರಪ್ರಕಾಶನಸ್ಯ ಕ್ರೋಧಸ್ಯ ಚ ದಿನಂ ಯಾವತ್ ಕಿಂ  
 ಸ್ವಾರ್ಥಂ ಕೋಪಂ ಸಂಜ್ಞಿನೋಷಿ? 6 ಕಿನ್ನು ಸ ಏಕೈಕಮನುಜಾಯ  
 ತತ್ಕರ್ಮಾನುಸಾರೇಣ ಪ್ರತಿಫಲಂ ದಾಸ್ಯತಿ; 7 ವಸ್ತುತಸ್ತು ಯೇ  
 ಜನಾ ಧೈರ್ಯಂ ಧೃತ್ವಾ ಸತ್ಕರ್ಮ ಕುರ್ವನ್ತೋ ಮಹಿಮಾ  
 ಸತ್ಕಾರೋಽಮರತ್ವಂಚೈತಾನಿ ಮೃಗಯಂತೇ ತೇಭ್ಯೋಽನನ್ತಾಯು  
 ದಾಸ್ಯತಿ | (aiṛnios g166) 8 ಅಪರಂ ಯೇ ಜನಾಃ ಸತ್ಕರ್ಮಮ್  
 ಅಗೃಹೀತ್ವಾ ವಿಪರೀತಧರ್ಮಮ್ ಗೃಹ್ಣಂತಿ ತಾದೃಶಾ ವಿರೋಧಿಜನಾಃ  
 ಕೋಪಂ ಕ್ರೋಧಂ ಭೋಕ್ಯಂತೇ | 9 ಆ ಯಿಹೂದಿನೋಽನ್ಯದೇಶಿನಃ  
 ಪರ್ಯಂತಂ ಯಾವಂತಃ ಕುಕರ್ಮಕಾರಿಣಃ ಪ್ರಾಣಿನಃ ಸಂತಿ ತೇ ಸರ್ವೇ  
 ದುಃಖಂ ಯಾತನಾಂ ಗಮಿಷ್ಯಂತಿ; 10 ಕಿನ್ನು ಆ ಯಿಹೂದಿನೋ  
 ಭಿನ್ನದೇಶಿಪರ್ಯಂತಾ ಯಾವಂತಃ ಸತ್ಕರ್ಮಕಾರಿಣೋ ಲೋಕಾಃ  
 ಸಂತಿ ತಾನ್ ಪ್ರತಿ ಮಹಿಮಾ ಸತ್ಕಾರಃ ಶಾಂತಿಶ್ಚ ಭವಿಷ್ಯಂತಿ | 11  
 ಈಶ್ವರಸ್ಯ ವಿಚಾರೇ ಪಕ್ಷಪಾತೋ ನಾಸ್ತಿ | 12 ಅಲಬ್ಧವ್ಯವಸ್ಥಾಶಾಸ್ತ್ರೈ  
 ಯೈಃ ಪಾಪಾನಿ ಕೃತಾನಿ ವ್ಯವಸ್ಥಾಶಾಸ್ತ್ರಾಲಬ್ಧತ್ವಾನುರೂಪಸ್ತೇಷಾಂ  
 ವಿನಾಶೋ ಭವಿಷ್ಯತಿ; ಕಿನ್ನು ಲಬ್ಧವ್ಯವಸ್ಥಾಶಾಸ್ತ್ರಾಯೇ ಪಾಪಾನ್ಯಕುರ್ವನ್  
 ವ್ಯವಸ್ಥಾನುಸಾರಾದೇವ ತೇಷಾಂ ವಿಚಾರೋ ಭವಿಷ್ಯತಿ | 13  
 ವ್ಯವಸ್ಥಾಶ್ರೋತಾರ ಈಶ್ವರಸ್ಯ ಸಮೀಪೇ ನಿಷ್ಪಾಪಾ ಭವಿಷ್ಯಂತಿ ನಹಿ  
 ಕಿನ್ನು ವ್ಯವಸ್ಥಾಚಾರಿಣ ಏವ ಸಪುಣ್ಯಾ ಭವಿಷ್ಯಂತಿ | 14 ಯತೋ  
 ಽಲಬ್ಧವ್ಯವಸ್ಥಾಶಾಸ್ತ್ರಾ ಭಿನ್ನದೇಶೀಯಲೋಕಾ ಯದಿ ಸ್ವಭಾವತೋ  
 ವ್ಯವಸ್ಥಾನುರೂಪಾನ್ ಆಚಾರಾನ್ ಕುರ್ವಂತಿ ತರ್ಹ್ಯಲಬ್ಧಶಾಸ್ತ್ರಾಃ  
 ಸನ್ನೋಽಪಿ ತೇ ಸ್ವೇಷಾಂ ವ್ಯವಸ್ಥಾಶಾಸ್ತ್ರಮಿವ ಸ್ವಯಮೇವ ಭವಂತಿ |  
 15 ತೇಷಾಂ ಮನಸಿ ಸಾಕ್ಷಿಸ್ವರೂಪೇ ಸತಿ ತೇಷಾಂ ವಿತರ್ಕೇಷು ಚ  
 ಕದಾ ತಾನ್ ದೋಷಿಣಃ ಕದಾ ವಾ ನಿರ್ದೋಷಾನ್ ಕೃತವತ್ಸು ತೇ  
 ಸ್ವಾನ್ತರ್ಲಿಖಿತಸ್ಯ ವ್ಯವಸ್ಥಾಶಾಸ್ತ್ರಸ್ಯ ಪ್ರಮಾಣಂ ಸ್ವಯಮೇವ ದದತಿ |  
 16 ಯಸ್ಮಿನ್ ದಿನೇ ಮಯಾ ಪ್ರಕಾಶಿತಸ್ಯ ಸುಸಂವಾದಸ್ಯಾನುಸಾರಾದ್  
 ಈಶ್ವರೋ ಯೀಶುಖ್ರೀಷ್ಟೇನ ಮಾನುಷಾಣಾಮ್ ಅನ್ತಃಕರಣಾನಾಂ  
 ಗೂಢಾಭಿಪ್ರಾಯಾನ್ ಧೃತ್ವಾ ವಿಚಾರಯಿಷ್ಯತಿ ತಸ್ಮಿನ್ ವಿಚಾರದಿನೇ  
 ತತ್ ಪ್ರಕಾಶಿಷ್ಯತೇ | 17 ಪಶ್ಯ ತ್ವಂ ಸ್ವಯಂ ಯಿಹೂದೀತಿ ವಿಖ್ಯಾತೋ

ವ್ಯವಸ್ಥೋಪರಿ ವಿಶ್ವಾಸಂ ಕರೋಷಿ, 18 ಈಶ್ವರಮುದ್ದಿಶ್ಯ ಸ್ವಂ ಶ್ಲಾಘಸೇ,  
 ತಥಾ ವ್ಯವಸ್ಥಯಾ ಶಿಕ್ಷಿತೋ ಭೂತ್ವಾ ತಸ್ಯಾಭಿಮತಂ ಜಾನಾಸಿ,  
 ಸರ್ವಾಸಾಂ ಕಥಾನಾಂ ಸಾರಂ ವಿವಿಂಕ್ಷೇ, 19 ಅಪರಂ ಜ್ಞಾನಸ್ಯ  
 ಸತ್ಯತಾಯಾಶ್ಚಾಕರಸ್ವರೂಪಂ ಶಾಸ್ತ್ರಂ ಮಮ ಸಮೀಪೇ ವಿದ್ಯತ ಅತೋ  
 ಽನ್ಯಲೋಕಾನಾಂ ಮಾರ್ಗದರ್ಶಯಿತಾ 20 ತಿಮಿರಸ್ಥಿತಲೋಕಾನಾಂ  
 ಮಧ್ಯೇ ದೀಪ್ತಿಸ್ವರೂಪೋಽಜ್ಞಾನಲೋಕೇಭ್ಯೋ ಜ್ಞಾನದಾತಾ ಶಿಶೂನಾಂ  
 ಶಿಕ್ಷಯಿತಾಹಮೇವೇತಿ ಮನ್ಯಸೇ | 21 ಪರಾನ್ ಶಿಕ್ಷಯನ್ ಸ್ವಯಂ ಸ್ವಂ  
 ಕಿಂ ನ ಶಿಕ್ಷಯಸಿ? ವಸ್ತುತಶ್ಚಾರ್ಯುನಿಷೇಧವ್ಯವಸ್ಥಾಂ ಪ್ರಚಾರಯನ್  
 ತ್ವಂ ಕಿಂ ಸ್ವಯಮೇವ ಚೋರಯಸಿ? 22 ತಥಾ ಪರದಾರಗಮನಂ  
 ಪ್ರತಿಷೇಧನ್ ಸ್ವಯಂ ಕಿಂ ಪರದಾರಾನ್ ಗಚ್ಛಸಿ? ತಥಾ ತ್ವಂ ಸ್ವಯಂ  
 ಪ್ರತಿಮಾದ್ವೇಷೀ ಸನ್ ಕಿಂ ಮಂದಿರಸ್ಯ ದ್ರವ್ಯಾಣಿ ಹರಸಿ? 23 ಯಸ್ತ್ವಂ  
 ವ್ಯವಸ್ಥಾಂ ಶ್ಲಾಘಸೇ ಸ ತ್ವಂ ಕಿಂ ವ್ಯವಸ್ಥಾಮ್ ಅವಮತ್ಯ ನೇಶ್ವರಂ  
 ಸಮ್ಮನ್ಯಸೇ? 24 ಶಾಸ್ತ್ರೇ ಯಥಾ ಲಿಖತಿ "ಭಿನ್ನದೇಶಿನಾಂ ಸಮೀಪೇ  
 ಯುಷ್ಮಾಕಂ ದೋಷಾದ್ ಈಶ್ವರಸ್ಯ ನಾಮೋ ನಿನ್ನಾ ಭವತಿ | " 25  
 ಯದಿ ವ್ಯವಸ್ಥಾಂ ಪಾಲಯಸಿ ತರ್ಹಿ ತವ ತ್ವಕ್ಷೇದಕ್ರಿಯಾ ಸಫಲಾ ಭವತಿ;  
 ಯತಿ ವ್ಯವಸ್ಥಾಂ ಲಭ್ಯಸೇ ತರ್ಹಿ ತವ ತ್ವಕ್ಷೇದೋಽತ್ವಕ್ಷೇದೋ ಭವಿಷ್ಯತಿ |  
 26 ಯತೋ ವ್ಯವಸ್ಥಾಶಾಸ್ತ್ರಾದಿಷ್ಟಧರ್ಮಕರ್ಮಾಚಾರೀ ಪುಮಾನ್  
 ಅತ್ವಕ್ಷೇದೀ ಸನ್ನಪಿ ಕಿಂ ತ್ವಕ್ಷೇದಿನಾಂ ಮಧ್ಯೇ ನ ಗಣಯಿಷ್ಯತೇ? 27  
 ಕಿನ್ನು ಲಭ್ಯಶಾಸ್ತ್ರಶ್ಚಿನ್ನತ್ವಕ್ ಚ ತ್ವಂ ಯದಿ ವ್ಯವಸ್ಥಾಲಭ್ಯನಂ ಕರೋಷಿ  
 ತರ್ಹಿ ವ್ಯವಸ್ಥಾಪಾಲಕಾಃ ಸ್ವಾಭಾವಿಕಾಚ್ಚಿನ್ನತ್ವಚೋ ಲೋಕಾಸ್ತ್ವಾಂ  
 ಕಿಂ ನ ದೂಷಯಿಷ್ಯನ್ತಿ? 28 ತಸ್ಮಾದ್ ಯೋ ಬಾಹ್ಯೇ ಯಿಹೂದೀ ಸ  
 ಯಿಹೂದೀ ನಹಿ ತಥಾಜ್ಞಸ್ಯ ಯಸ್ತ್ವಕ್ಷೇದಃ ಸ ತ್ವಕ್ಷೇದೋ ನಹಿ; 29 ಕಿನ್ನು  
 ಯೋ ಜನ ಆನ್ತರಿಕೋ ಯಿಹೂದೀ ಸ ಏವ ಯಿಹೂದೀ ಅಪರಂಜಿ  
 ಕೇವಲಲಿಖಿತಯಾ ವ್ಯವಸ್ಥಯಾ ನ ಕಿನ್ನು ಮಾನಸಿಕೋ ಯಸ್ತ್ವಕ್ಷೇದೋ  
 ಯಸ್ಯ ಚ ಪ್ರಶಂಸಾ ಮನುಷ್ಯೇಭ್ಯೋ ನ ಭೂತ್ವಾ ಈಶ್ವರಾದ್ ಭವತಿ ಸ  
 ಏವ ತ್ವಕ್ಷೇದಃ |

**3** ಅಪರಂಜಿ ಯಿಹೂದಿನಃ ಕಿಂ ಶ್ರೇಷ್ಠತ್ವಂ? ತಥಾ ತ್ವಕ್ಷೇದಸ್ಯ ವಾ  
 ಕಿಂ ಫಲಂ? 2 ಸರ್ವಥಾ ಬಹೂನಿ ಫಲಾನಿ ಸನ್ತಿ, ವಿಶೇಷತ  
 ಈಶ್ವರಸ್ಯ ಶಾಸ್ತ್ರಂ ತೇಭ್ಯೋಽದೀಯತ | 3 ಕೈಶ್ಚಿದ್ ಅವಿಶ್ವಸನೇ

ಕೃತೇ ತೇಷಾಮ್ ಅವಿಶ್ವಸನಾತ್ ಕಿಮ್ ಈಶ್ವರಸ್ಯ ವಿಶ್ವಾಸ್ಯತಾಯಾ  
 ಹಾನಿರುತ್ಪತ್ಯತೇ? 4 ಕೇನಾಪಿ ಪ್ರಕಾರೇಣ ನಹಿ | ಯದ್ಯಪಿ  
 ಸರ್ವೇ ಮನುಷ್ಯಾ ಮಿಥ್ಯಾವಾದಿನಸ್ತಥಾಪೀಶ್ವರಃ ಸತ್ಯವಾದೀ | ಶಾಸ್ತ್ರೇ  
 ಯಥಾ ಲಿಖಿತಮಾಸ್ತೇ, ಅತಸ್ತ್ವನ್ತು ಸ್ವವಾಕ್ಯೇನ ನಿರ್ದೋಷೋ ಹಿ  
 ಭವಿಷ್ಯಸಿ | ವಿಚಾರೇ ಚೈವ ನಿಷ್ಣಾಪೋ ಭವಿಷ್ಯಸಿ ನ ಸಂಶಯಃ | 5  
 ಅಸ್ಮಾಕಮ್ ಅನ್ಯಾಯೇನ ಯದೀಶ್ವರಸ್ಯ ನ್ಯಾಯಃ ಪ್ರಕಾಶತೇ ತರ್ಹಿ ಕಿಂ  
 ವದಿಷ್ಯಾಮಃ? ಅಹಂ ಮಾನುಷಾಣಾಂ ಕಥಾಮಿವ ಕಥಾಂ ಕಥಯಾಮಿ,  
 ಈಶ್ವರಃ ಸಮುಚಿತಂ ದಣ್ಡಂ ದತ್ತ್ವಾ ಕಿಮ್ ಅನ್ಯಾಯೀ ಭವಿಷ್ಯತಿ? 6  
 ಇತ್ಥಂ ನ ಭವತು, ತಥಾ ಸತೀಶ್ವರಃ ಕಥಂ ಜಗತೋ ವಿಚಾರಯಿತಾ  
 ಭವಿಷ್ಯತಿ? 7 ಮಮ ಮಿಥ್ಯಾವಾಕ್ಯವದನಾದ್ ಯದೀಶ್ವರಸ್ಯ ಸತ್ಯತ್ವೇನ ತಸ್ಯ  
 ಮಹಿಮಾ ವರ್ಧತೇ ತರ್ಹಿ ಕಸ್ಮಾದಹಂ ವಿಚಾರೇಽಪರಾಧಿತ್ವೇನ ಗಣ್ಯೋ  
 ಭವಾಮಿ? 8 ಮಜ್ಜಲಾರ್ಥಂ ಪಾಪಮಪಿ ಕರಣೀಯಮಿತಿ ವಾಕ್ಯಂ ತ್ವಯಾ  
 ಕುತೋ ನೋಚ್ಯತೇ? ಕಿನ್ನು ಯೈರುಚ್ಯತೇ ತೇ ನಿತಾಂತಂ ದಣ್ಡಸ್ಯ ಪಾತ್ರಾಣಿ  
 ಭವನ್ತಿ; ತಥಾಪಿ ತದ್ವಾಕ್ಯಮ್ ಅಸ್ಮಾಭಿರಪ್ಯುಚ್ಯತ ಇತ್ಯಸ್ಮಾಕಂ ಗ್ಲಾನಿಂ  
 ಕುರ್ವನ್ತಃ ಕಿಯನ್ತೋ ಲೋಕಾ ವದನ್ತಿ | 9 ಅನ್ಯಲೋಕೇಭ್ಯೋ ವಯಂ  
 ಕಿಂ ಶ್ರೇಷ್ಠಾಃ? ಕದಾಚನ ನಹಿ ಯತೋ ಯಿಹೂದಿನೋ ಽನ್ಯದೇಶಿನಶ್ಚ  
 ಸರ್ವಃ ಏವ ಪಾಪಸ್ಯಾಯತ್ತಾ ಇತ್ಯಸ್ಯ ಪ್ರಮಾಣಂ ವಯಂ ಪೂರ್ವಮ್  
 ಅದದಾಮ | 10 ಲಿಪಿ ಯಥಾಸ್ತೇ, ನೈಕೋಪಿ ಧಾರ್ಮಿಕೋ ಜನಃ |  
 11 ತಥಾ ಜ್ಞಾನೀಶ್ವರಜ್ಞಾನೀ ಮಾನವಃ ಕೋಪಿ ನಾಸ್ತಿ ಹಿ | 12  
 ವಿಮಾರ್ಗಗಾಮಿನಃ ಸರ್ವೇ ಸರ್ವೇ ದುಷ್ಕರ್ಮಕಾರಿಣಃ | ಏಕೋ  
 ಜನೋಪಿ ನೋ ತೇಷಾಂ ಸಾಧುಕರ್ಮ ಕರೋತಿ ಚ | 13 ತಥಾ  
 ತೇಷಾನ್ತು ವೈ ಕಣ್ಣಾ ಅನಾವೃತಶ್ಶಶಾನವತ್ | ಸ್ತುತಿವಾದಂ ಪ್ರಕುರ್ವನ್ತಿ  
 ಜಿಹ್ವಾಭಿಸ್ತೇ ತು ಕೇವಲಂ | ತೇಷಾಮೋಷ್ಯಸ್ಯ ನಿಮ್ಮೇ ತು ವಿಷಂ  
 ತಿಷ್ಠತಿ ಸರ್ಪವತ್ | 14 ಮುಖಂ ತೇಷಾಂ ಹಿ ಶಾಪೇನ ಕಪಟೇನ ಚ  
 ಪೂರ್ಯತೇ | 15 ರಕ್ತಪಾತಾಯ ತೇಷಾಂ ತು ಪದಾನಿ ಕ್ಷಿಪ್ರಗಾನಿ ಚ |  
 16 ಪಥಿ ತೇಷಾಂ ಮನುಷ್ಯಾಣಾಂ ನಾಶಃ ಕ್ಲೇಶಶ್ಚ ಕೇವಲಃ | 17 ತೇ  
 ಜನಾ ನಹಿ ಜಾನನ್ತಿ ಪನ್ನಾನಂ ಸುಖದಾಯಿನಂ | 18 ಪರಮೇಶಾದ್  
 ಭಯಂ ಯತ್ತತ್ ತಚ್ಚಕ್ಷುಷೋರಗೋಚರಂ | 19 ವ್ಯವಸ್ಥಾಯಾಂ  
 ಯದ್ಯಲ್ಲಿಖತಿ ತದ್ ವ್ಯವಸ್ಥಾಧೀನಾನ್ ಲೋಕಾನ್ ಉದ್ದಿಶ್ಯ ಲಿಖತೀತಿ

ವಯಂ ಜಾನೀಮಃ | ತತೋ ಮನುಷ್ಯಮಾತ್ರೋ ನಿರುತ್ತರಃ ಸನ್  
 ಈಶ್ವರಸ್ಯ ಸಾಕ್ಷಾದ್ ಅಪರಾಧೀ ಭವತಿ | 20 ಅತಃ ಏವ ವ್ಯವಸ್ಥಾನುರೂಪೈಃ  
 ಕರ್ಮಭಿಃ ಕಶ್ಚಿದಪಿ ಪ್ರಾಣೀಶ್ವರಸ್ಯ ಸಾಕ್ಷಾತ್ ಸಪುಣ್ಯೇಕೃತೋ ಭವಿತುಂ  
 ನ ಶಕ್ಯತಿ ಯತೋ ವ್ಯವಸ್ಥಯಾ ಪಾಪಜ್ಞಾನಮಾತ್ರಂ ಜಾಯತೇ | 21  
 ಕಿನ್ನು ವ್ಯವಸ್ಥಾಯಾಃ ಪೃಥಗ್ ಈಶ್ವರೇಣ ದೇಯಂ ಯತ್ ಪುಣ್ಯಂ  
 ತದ್ ವ್ಯವಸ್ಥಯಾ ಭವಿಷ್ಯದ್ವಾದಿಗಣಸ್ಯ ಚ ವಚನೈಃ ಪ್ರಮಾಣೀಕೃತಂ  
 ಸದ್ ಇದಾನೀಂ ಪ್ರಕಾಶತೇ | 22 ಯೀಶುಖ್ರೀಷ್ಟೇ ವಿಶ್ವಾಸಕರಣಾದ್  
 ಈಶ್ವರೇಣ ದತ್ತಂ ತತ್ ಪುಣ್ಯಂ ಸಕಲೇಷು ಪ್ರಕಾಶಿತಂ ಸತ್ ಸರ್ವಾನ್  
 ವಿಶ್ವಾಸಿನಃ ಪ್ರತಿ ವರ್ತತೇ | 23 ತೇಷಾಂ ಕೋಪಿ ಪ್ರಭೇದೋ  
 ನಾಸ್ತಿ ಯತಃ ಸರ್ವಃ ಏವ ಪಾಪಿನ ಈಶ್ವರೀಯತೇಜೋಹೀನಾಶ್ಚ  
 ಜಾತಾಃ | 24 ತ ಈಶ್ವರಸ್ಯಾನುಗ್ರಹಾದ್ ಮೂಲ್ಯಂ ವಿನಾ  
 ಖ್ರೀಷ್ಟಕೃತೇನ ಪರಿತ್ರಾಣೇನ ಸಪುಣ್ಯೇಕೃತಾ ಭವನ್ತಿ | 25 ಯಸ್ಮಾತ್  
 ಸ್ವಶೋಣಿತೇನ ವಿಶ್ವಾಸಾತ್ ಪಾಪನಾಶಕೋ ಬಲೀ ಭವಿತುಂ ಸ ಏವ  
 ಪೂರ್ವಮ್ ಈಶ್ವರೇಣ ನಿಶ್ಚಿತಃ, ಇತ್ಯಮ್ ಈಶ್ವರೀಯಸಹಿಷ್ಣುತ್ವಾತ್  
 ಪುರಾಕೃತಪಾಪಾನಾಂ ಮಾರ್ಜನಕರಣೇ ಸ್ವೀಯಯಾಥಾರ್ಥ್ಯಂ ತೇನ  
 ಪ್ರಕಾಶ್ಯತೇ, 26 ವರ್ತಮಾನಕಾಲೀಯಮಪಿ ಸ್ವಯಾಥಾರ್ಥ್ಯಂ ತೇನ  
 ಪ್ರಕಾಶ್ಯತೇ, ಅಪರಂ ಯೀಶೌ ವಿಶ್ವಾಸಿನಂ ಸಪುಣ್ಯೇಕುರ್ವನ್ನಪಿ ಸ  
 ಯಾಥಾರ್ಥಿಕಸ್ತಿಷ್ಯತಿ | 27 ತರ್ಹಿ ಕುತ್ರಾತ್ಮಶ್ಲಾಘಾ? ಸಾ ದೂರೀಕೃತಾ;  
 ಕಯಾ ವ್ಯವಸ್ಥಯಾ? ಕಿಂ ಕ್ರಿಯಾರೂಪವ್ಯವಸ್ಥಯಾ? ಇತ್ಯಂ ನಹಿ ಕಿನ್ನು  
 ತತ್ ಕೇವಲವಿಶ್ವಾಸರೂಪಯಾ ವ್ಯವಸ್ಥಯೈವ ಭವತಿ | 28 ಅತಃ ಏವ  
 ವ್ಯವಸ್ಥಾನುರೂಪಾಃ ಕ್ರಿಯಾ ವಿನಾ ಕೇವಲೇನ ವಿಶ್ವಾಸೇನ ಮಾನವಃ  
 ಸಪುಣ್ಯೇಕೃತೋ ಭವಿತುಂ ಶಕ್ನೋತೀತ್ಯಸ್ಯ ರಾದ್ಧಾನ್ತಂ ದರ್ಶಯಾಮಃ |  
 29 ಸ ಕಿಂ ಕೇವಲಯಿಹೂದಿನಾಮ್ ಈಶ್ವರೋ ಭವತಿ? ಭಿನ್ನದೇಶಿನಾಮ್  
 ಈಶ್ವರೋ ನ ಭವತಿ? ಭಿನ್ನದೇಶಿನಾಮಪಿ ಭವತಿ; 30 ಯಸ್ಮಾದ್  
 ಏಕ ಈಶ್ವರೋ ವಿಶ್ವಾಸಾತ್ ತ್ವಕ್ಷೇದಿನೋ ವಿಶ್ವಾಸೇನಾತ್ವಕ್ಷೇದಿನಶ್ಚ  
 ಸಪುಣ್ಯೇಕರಿಷ್ಯತಿ | 31 ತರ್ಹಿ ವಿಶ್ವಾಸೇನ ವಯಂ ಕಿಂ ವ್ಯವಸ್ಥಾಂ  
 ಲುಮ್ಹಾಮ್? ಇತ್ಯಂ ನ ಭವತು ವಯಂ ವ್ಯವಸ್ಥಾಂ ಸಂಸ್ಥಾಪಯಾಮ  
 ಏವ |

4 ಅಸ್ಮಾಕಂ ಪೂರ್ವಪುರುಷ ಇಬ್ರಾಹೀಮ್ ಕಾಯಿಕತ್ರಿಯಯಾ ಕಿಂ  
 ಲಬ್ಧವಾನ್ ಏತದಧಿ ಕಿಂ ವದಿಷ್ಯಾಮಃ? 2 ಸ ಯದಿ ನಿಜಕ್ರಿಯಾಭ್ಯಃ  
 ಸಪುಣ್ಯೋ ಭವೇತ್ ತರ್ಹಿ ತಸ್ಯಾತ್ಮಶ್ಲಾಘಾಂ ಕರ್ತುಂ ಪನ್ನಾ ಭವೇದಿತಿ  
 ಸತ್ಯಂ, ಕಿನ್ವೀಶ್ವರಸ್ಯ ಸಮೀಪೇ ನಹಿ | 3 ಶಾಸ್ತ್ರೇ ಕಿಂ ಲಿಖತಿ?  
 ಇಬ್ರಾಹೀಮ್ ಈಶ್ವರೇ ವಿಶ್ವಸನಾತ್ ಸ ವಿಶ್ವಾಸಸ್ತಸ್ಮೈ ಪುಣ್ಯಾರ್ಥಂ  
 ಗಣಿತೋ ಬಭೂವ | 4 ಕರ್ಮಕಾರಿಣೋ ಯದ್ ವೇತನಂ ತದ್  
 ಅನುಗ್ರಹಸ್ಯ ಫಲಂ ನಹಿ ಕಿನ್ತು ತೇನೋಪಾರ್ಜಿತಂ ಮನ್ವವ್ಯಮ್ | 5 ಕಿನ್ತು  
 ಯಃ ಪಾಪಿನಂ ಸಪುಣ್ಯೀಕರೋತಿ ತಸ್ಮಿನ್ ವಿಶ್ವಾಸಿನಃ ಕರ್ಮಹೀನಸ್ಯ  
 ಜನಸ್ಯ ಯೋ ವಿಶ್ವಾಸಃ ಸ ಪುಣ್ಯಾರ್ಥಂ ಗಣ್ಯೋ ಭವತಿ | 6 ಅಪರಂ  
 ಯಂ ಕ್ರಿಯಾಹೀನಮ್ ಈಶ್ವರಃ ಸಪುಣ್ಯೀಕರೋತಿ ತಸ್ಯ ಧನ್ಯವಾದಂ  
 ದಾಯೂದ್ ವರ್ಣಯಾಮಾಸ, ಯಥಾ, 7 ಸ ಧನ್ಯೋಽಘಾನಿ ಮೃಷ್ಟಾನಿ  
 ಯಸ್ಯಾಗಾಂಸ್ಯಾವೃತಾನಿ ಚ | 8 ಸ ಚ ಧನ್ಯಃ ಪರೇಶೇನ ಪಾಪಂ ಯಸ್ಯ  
 ನ ಗಣ್ಯತೇ | 9 ಏಷ ಧನ್ಯವಾದಸ್ತತ್ಕ್ಷೇದಿನಮ್ ಅತ್ಕ್ಷೇದಿನಂ ವಾ  
 ಕಂ ಪ್ರತಿ ಭವತಿ? ಇಬ್ರಾಹೀಮೋ ವಿಶ್ವಾಸಃ ಪುಣ್ಯಾರ್ಥಂ ಗಣಿತ ಇತಿ  
 ವಯಂ ವದಾಮಃ | 10 ಸ ವಿಶ್ವಾಸಸ್ತಸ್ಯ ತ್ವಕ್ಷೇದಿತ್ವಾವಸ್ಥಾಯಾಂ ಕಿಮ್  
 ಅತ್ಕ್ಷೇದಿತ್ವಾವಸ್ಥಾಯಾಂ ಕಸ್ಮಿನ್ ಸಮಯೇ ಪುಣ್ಯಮಿವ ಗಣಿತಃ?  
 ತ್ವಕ್ಷೇದಿತ್ವಾವಸ್ಥಾಯಾಂ ನಹಿ ಕಿನ್ತ್ವತ್ಕ್ಷೇದಿತ್ವಾವಸ್ಥಾಯಾಂ | 11 ಅಪರಙ್ಗ  
 ಸ ಯತ್ ಸರ್ವೇಷಾಮ್ ಅತ್ಕ್ಷೇದಿನಾಂ ವಿಶ್ವಾಸಿನಾಮ್ ಆದಿಪುರುಷೋ  
 ಭವೇತ್, ತೇ ಚ ಪುಣ್ಯವತ್ತ್ವೇನ ಗಣ್ಯೇರನ್; 12 ಯೇ ಚ ಲೋಕಾಃ  
 ಕೇವಲಂ ಛಿನ್ನತ್ವಚೋ ನ ಸನ್ನೋಽಸ್ಮತ್ಪೂರ್ವಪುರುಷ ಇಬ್ರಾಹೀಮ್  
 ಅಛಿನ್ನತ್ವಕ್ ಸನ್ ಯೇನ ವಿಶ್ವಾಸಮಾರ್ಗೇಣ ಗತವಾನ್ ತೇನೈವ  
 ತಸ್ಯ ಪಾದಚಿಹ್ನೇನ ಗಚ್ಛಂತಿ ತೇಷಾಂ ತ್ವಕ್ಷೇದಿನಾಮಪ್ಯಾದಿಪುರುಷೋ  
 ಭವೇತ್ ತದರ್ಥಮ್ ಅತ್ಕ್ಷೇದಿನೋ ಮಾನವಸ್ಯ ವಿಶ್ವಾಸಾತ್ ಪುಣ್ಯಮ್  
 ಉತ್ಪದ್ಯತ ಇತಿ ಪ್ರಮಾಣಸ್ವರೂಪಂ ತ್ವಕ್ಷೇದಚಿಹ್ನಂ ಸ ಪ್ರಾಪ್ನೋತ್ | 13  
 ಇಬ್ರಾಹೀಮ್ ಜಗತೋಽಧಿಕಾರಿ ಭವಿಷ್ಯತಿ ಯೈಷಾ ಪ್ರತಿಜ್ಞಾ ತಂ ತಸ್ಯ  
 ವಂಶಙ್ಗ ಪ್ರತಿ ಪೂರ್ವಮ್ ಅಕ್ರಿಯತ ಸಾ ವ್ಯವಸ್ಥಾಮೂಲಿಕಾ ನಹಿ  
 ಕಿನ್ತು ವಿಶ್ವಾಸಜನ್ಯಪುಣ್ಯಮೂಲಿಕಾ | 14 ಯತೋ ವ್ಯವಸ್ಥಾವಲಮ್ಪಿನೋ  
 ಯದ್ಯಧಿಕಾರಿಣೋ ಭವಂತಿ ತರ್ಹಿ ವಿಶ್ವಾಸೋ ವಿಫಲೋ ಜಾಯತೇ  
 ಸಾ ಪ್ರತಿಜ್ಞಾಪಿ ಲುಪ್ತೇವ | 15 ಅಧಿಕನ್ತು ವ್ಯವಸ್ಥಾ ಕೋಪಂ ಜನಯತಿ



ಯತೋ ಽವಿದ್ಯಮಾನಾನಾಯಾಂ ವ್ಯವಸ್ಥಾಯಾಮ್ ಆಜ್ಞಾಲಭ್ಯನಂ ನ  
ಸಮ್ಭವತಿ | 16 ಅತಏವ ಸಾ ಪ್ರತಿಜ್ಞಾ ಯದ್ ಅನುಗ್ರಹಸ್ಯ ಫಲಂ ಭವೇತ್  
ತದರ್ಥಂ ವಿಶ್ವಾಸಮೂಲಿಕಾ ಯತಸ್ತಥಾತ್ಮೇ ತದ್ವಂಶಸಮುದಾಯಂ  
ಪ್ರತಿ ಅರ್ಥತೋ ಯೇ ವ್ಯವಸ್ಥಯಾ ತದ್ವಂಶಸಮ್ಭವಾಃ ಕೇವಲಂ  
ತಾನ್ ಪ್ರತಿ ನಹಿ ಕಿನ್ನು ಯ ಇಬ್ರಾಹೀಮೀಯವಿಶ್ವಾಸೇನ  
ತತ್ಸಮ್ಭವಾಸ್ತಾನಪಿ ಪ್ರತಿ ಸಾ ಪ್ರತಿಜ್ಞಾ ಸ್ಥಾಸ್ತುರ್ಭವತಿ | 17  
ಯೋ ನಿರ್ಜೀವಾನ್ ಸರ್ಜೀವಾನ್ ಅವಿದ್ಯಮಾನಾನಿ ವಸ್ತುನಿ ಚ  
ವಿದ್ಯಮಾನಾನಿ ಕರೋತಿ ಇಬ್ರಾಹೀಮೋ ವಿಶ್ವಾಸಭೂಮೇಸ್ತಸ್ಯೇಶ್ವರಸ್ಯ  
ಸಾಕ್ಷಾತ್ ಸೋಽಸ್ಮಾಕಂ ಸರ್ವೇಷಾಮ್ ಆದಿಪುರುಷ ಆಸ್ತೇ,  
ಯಥಾ ಲಿಖಿತಂ ವಿದ್ಯತೇ, ಅಹಂ ತ್ವಾಂ ಬಹುಜಾತೀನಾಮ್  
ಆದಿಪುರುಷಂ ಕೃತ್ವಾ ನಿಯುಕ್ತವಾನ್ | 18 ತ್ವದೀಯಸ್ತಾದ್ಯಶೋ  
ವಂಶೋ ಜನಿಷ್ಯತೇ ಯದಿದಂ ವಾಕ್ಯಂ ಪ್ರತಿಶ್ರುತಂ ತದನುಸಾರಾದ್  
ಇಬ್ರಾಹೀಮ್ ಬಹುದೇಶೀಯಲೋಕಾನಾಮ್ ಆದಿಪುರುಷೋ  
ಯದ್ ಭವತಿ ತದರ್ಥಂ ಸೋಽನಪೇಕ್ಷಿತವ್ಯಮಪ್ಯಪೇಕ್ಷಮಾಣೋ  
ವಿಶ್ವಾಸಂ ಕೃತವಾನ್ | 19 ಅಪರಙ್ಗು ಕ್ಷೀಣವಿಶ್ವಾಸೋ ನ  
ಭೂತ್ವಾ ಶತವತ್ಸರವಯಸ್ಕತ್ವಾತ್ ಸ್ವಶರೀರಸ್ಯ ಜರಾಂ ಸಾರಾನಾಮ್ನಃ  
ಸ್ವಭಾರ್ಯಾಯಾ ರಜೋನಿವೃತ್ತಿಙ್ಗ ತೃಣಾಯ ನ ಮೇನೇ | 20  
ಅಪರಮ್ ಅವಿಶ್ವಾಸಾದ್ ಈಶ್ವರಸ್ಯ ಪ್ರತಿಜ್ಞಾವಚನೇ ಕಮಪಿ  
ಸಂಶಯಂ ನ ಚಕಾರ; 21 ಕಿನ್ತ್ವೀಶ್ವರೇಣ ಯತ್ ಪ್ರತಿಶ್ರುತಂ  
ತತ್ ಸಾಧಯಿತುಂ ಶಕ್ಯತ ಇತಿ ನಿಶ್ಚಿತಂ ವಿಜ್ಞಾಯ ದೃಢವಿಶ್ವಾಸಃ  
ಸನ್ ಈಶ್ವರಸ್ಯ ಮಹಿಮಾನಂ ಪ್ರಕಾಶಯಾಙ್ಗಕಾರ | 22 ಇತಿ  
ಹೇತೋಸ್ತಸ್ಯ ಸ ವಿಶ್ವಾಸಸ್ತದೀಯಪುಣ್ಯಮಿವ ಗಣಯಾಙ್ಗಕ್ರೇ | 23  
ಪುಣ್ಯಮಿವಾಗಣ್ಯತ ತತ್ ಕೇವಲಸ್ಯ ತಸ್ಯ ನಿಮಿತ್ತಂ ಲಿಖಿತಂ ನಹಿ,  
ಅಸ್ಮಾಕಂ ನಿಮಿತ್ತಮಪಿ, 24 ಯತೋಽಸ್ಮಾಕಂ ಪಾಪನಾಶಾರ್ಥಂ  
ಸಮರ್ಪಿತೋಽಸ್ಮಾಕಂ ಪುಣ್ಯಪ್ರಾರ್ಥಇಶ್ವೋತ್ಥಾಪಿತೋಽಭವತ್  
ಯೋಽಸ್ಮಾಕಂ ಪ್ರಭು ಯೀಶುಸ್ತಸ್ಯೋತ್ಥಾಪಯಿತರೀಶ್ವರೇ 25 ಯದಿ  
ವಯಂ ವಿಶ್ವಸಾಮಸ್ತರ್ಹ್ಯಸ್ಮಾಕಮಪಿ ಸಏವ ವಿಶ್ವಾಸಃ ಪುಣ್ಯಮಿವ  
ಗಣಯಿಷ್ಯತೇ |

**5** ವಿಶ್ವಾಸೇನ ಸಪುಣ್ಯೇಕೃತಾ ವಯಮ್ ಈಶ್ವರೇಣ  
 ಸಾರ್ಧಂ ಪ್ರಭುಣಾಸ್ಮಾಕಂ ಯೀಶುಖ್ರೀಷ್ಟೇನ ಮೇಲನಂ  
 ಪ್ರಾಪ್ತಾಃ | 2 ಅಪರಂ ವಯಂ ಯಸ್ಮಿನ್ ಅನುಗ್ರಹಾಶ್ರಯೇ  
 ತಿಷ್ಠಾಮಸ್ತನ್ಮದ್ಯಂ ವಿಶ್ವಾಸಮಾರ್ಗೇಣ ತೇನೈವಾನೀತಾ ವಯಮ್  
 ಈಶ್ವರೀಯವಿಭವಪ್ರಾಪ್ತಿಪ್ರತ್ಯಾಶಯಾ ಸಮಾನನ್ದಾಮಃ | 3 ತತ್  
 ಕೇವಲಂ ನಹಿ ಕಿನ್ನು ಕ್ಲೇಶಭೋಗೇಽಪ್ಯಾನನ್ದಾಮೋ ಯತಃ ಕ್ಲೇಶಾದ್  
 ಧೈರ್ಯ್ಯಂ ಜಾಯತ ಇತಿ ವಯಂ ಜಾನೀಮಃ, 4 ಧೈರ್ಯ್ಯಾಚ್ಚ  
 ಪರೀಕ್ಷಿತತ್ವಂ ಜಾಯತೇ, ಪರೀಕ್ಷಿತತ್ವಾತ್ ಪ್ರತ್ಯಾಶಾ ಜಾಯತೇ, 5  
 ಪ್ರತ್ಯಾಶಾತೋ ವ್ರೀಡಿತತ್ವಂ ನ ಜಾಯತೇ, ಯಸ್ಮಾದ್ ಅಸ್ಮಭ್ಯಂ ದತ್ತೇನ  
 ಪವಿತ್ರೇಣಾತ್ಮನಾಸ್ಮಾಕಮ್ ಅನ್ತಃಕರಣಾನೀಶ್ವರಸ್ಯ ಪ್ರೇಮವಾರಿಣಾ  
 ಸಿಕ್ತಾನಿ | 6 ಅಸ್ಮಾಸು ನಿರುಪಾಯೇಷು ಸತ್ಸು ಖ್ರೀಷ್ಟ ಉಪಯುಕ್ತೇ  
 ಸಮಯೇ ಪಾಪಿನಾಂ ನಿಮಿತ್ತಂ ಸ್ವೀಯಾನ್ ಪ್ರಣಾನ್ ಅತ್ಯಜತ್ | 7  
 ಹಿತಕಾರಿಣೋ ಜನಸ್ಯ ಕೃತೇ ಕೋಪಿ ಪ್ರಣಾನ್ ತ್ಯಕ್ತುಂ ಸಾಹಸಂ  
 ಕರ್ತುಂ ಶಕ್ನೋತಿ, ಕಿನ್ನು ಧಾರ್ಮಿಕಸ್ಯ ಕೃತೇ ಪ್ರಾಯೇಣ ಕೋಪಿ  
 ಪ್ರಾಣಾನ್ ನ ತ್ಯಜತಿ | 8 ಕಿನ್ತ್ವಸ್ಮಾಸು ಪಾಪಿಷು ಸತ್ಸಪಿ  
 ನಿಮಿತ್ತಮಸ್ಮಾಕಂ ಖ್ರೀಷ್ಟಃ ಸ್ವಪ್ರಾಣಾನ್ ತ್ಯಕ್ತವಾನ್, ತತ  
 ಈಶ್ವರೋಸ್ಮಾನ್ ಪ್ರತಿ ನಿಜಂ ಪರಮಪ್ರೇಮಾಣಂ ದರ್ಶಿತವಾನ್ | 9  
 ಅತಃವ ತಸ್ಯ ರಕ್ತಪಾತೇನ ಸಪುಣ್ಯೇಕೃತಾ ವಯಂ ನಿತಾನ್ತಂ ತೇನ  
 ಕೋಪಾದ್ ಉದ್ಧಾರಿಷ್ಯಾಮಹೇ | 10 ಫಲತೋ ವಯಂ ಯದಾ ರಿಪವ  
 ಆಸ್ಮ ತದೇಶ್ವರಸ್ಯ ಪುತ್ರಸ್ಯ ಮರಣೇನ ತೇನ ಸಾರ್ಧಂ ಯದ್ಯಸ್ಮಾಕಂ  
 ಮೇಲನಂ ಜಾತಂ ತರ್ಹಿ ಮೇಲನಪ್ರಾಪ್ತಾಃ ಸನ್ನೋಽವಶ್ಯಂ ತಸ್ಯ  
 ಜೀವನೇನ ರಕ್ಷಾಂ ಲಪ್ಸ್ಯಾಮಹೇ | 11 ತತ್ ಕೇವಲಂ ನಹಿ ಕಿನ್ನು  
 ಯೇನ ಮೇಲನಮ್ ಅಲಭಾಮಹಿ ತೇನಾಸ್ಮಾಕಂ ಪ್ರಭುಣಾ  
 ಯೀಶುಖ್ರೀಷ್ಟೇನ ಸಾಮೃತಮ್ ಈಶ್ವರೇ ಸಮಾನನ್ದಾಮಶ್ಚ | 12 ತಥಾ  
 ಸತಿ, ಏಕೇನ ಮಾನುಷೇಣ ಪಾಪಂ ಪಾಪೇನ ಚ ಮರಣಂ  
 ಜಗತೀಂ ಪ್ರಾವಿಶತ್ ಅಪರಂ ಸರ್ವೇಷಾಂ ಪಾಪಿತ್ವಾತ್  
 ಸರ್ವೇ ಮಾನುಷಾ ಮೃತೇ ನಿಫ್ಲಾ ಅಭವತ್ | 13 ಯತೋ  
 ವ್ಯವಸ್ಥಾದಾನಸಮಯಂ ಯಾವತ್ ಜಗತಿ ಪಾಪಮ್ ಆಸೀತ್ ಕಿನ್ನು  
 ಯತ್ರ ವ್ಯವಸ್ಥಾ ನ ವಿದ್ಯತೇ ತತ್ರ ಪಾಪಸ್ಯಾಪಿ ಗಣನಾ ನ ವಿದ್ಯತೇ | 14

ತಥಾಪ್ಯಾದಮಾ ಯಾದೃಶಂ ಪಾಪಂ ಕೃತಂ ತಾದೃಶಂ ಪಾಪಂ  
ಯೈ ನಾರ್ಕಾರಿ ಆದಮಮ್ ಆರಭ್ಯ ಮೂಸಾಂ ಯಾವತ್  
ತೇಷಾಮಪ್ಯುಪರಿ ಮೃತ್ಯು ರಾಜತ್ವಮ್ ಅಕರೋತ್ ಸ ಆದಮ್  
ಭಾವ್ಯಾದಮೋ ನಿದರ್ಶನಮೇವಾಸ್ತೇ | 15 ಕಿನ್ನು ಪಾಪಕರ್ಮಣೋ  
ಯಾದೃಶೋ ಭಾವಸ್ತಾದೃಗ್ ದಾನಕರ್ಮಣೋ ಭಾವೋ ನ  
ಭವತಿ ಯತ ಏಕಸ್ಯ ಜನಸ್ಯಾಪರಾಧೇನ ಯದಿ ಬಹೂನಾಂ  
ಮರಣಮ್ ಅಘಟಿತ ತಥಾಪೀಶ್ವರಾನುಗ್ರಹಸ್ತದನುಗ್ರಹಮೂಲಕಂ  
ದಾನಚ್ಛೇದಕೇನ ಜನೇನಾರ್ಥಾದ್ ಯೇಶುನಾ ಖ್ರೀಷ್ಟೇನ ಬಹುಷು  
ಬಾಹುಲ್ಯಾತಿಬಾಹುಲ್ಯೇನ ಫಲತಿ | 16 ಅಪರಮ್ ಏಕಸ್ಯ ಜನಸ್ಯ  
ಪಾಪಕರ್ಮ ಯಾದೃಕ್ ಫಲಯುಕ್ತಂ ದಾನಕರ್ಮ ತಾದೃಕ್ ನ ಭವತಿ  
ಯತೋ ವಿಚಾರಕರ್ಮೈಕಂ ಪಾಪಮ್ ಆರಭ್ಯ ದಣ್ಣಜನಕಂ ಬಭೂವ,  
ಕಿನ್ನು ದಾನಕರ್ಮ ಬಹುಪಾಪಾನ್ಯಾರಭ್ಯ ಪುಣ್ಯಜನಕಂ ಬಭೂವ | 17  
ಯತ ಏಕಸ್ಯ ಜನಸ್ಯ ಪಾಪಕರ್ಮತಸ್ತೇನೈಕೇನ ಯದಿ ಮರಣಸ್ಯ  
ರಾಜತ್ವಂ ಜಾತಂ ತರ್ಹಿ ಯೇ ಜನಾ ಅನುಗ್ರಹಸ್ಯ ಬಾಹುಲ್ಯಂ  
ಪುಣ್ಯದಾನಙ್ಗ ಪ್ರಾಪ್ನುವಂತಿ ತ ಏಕೇನ ಜನೇನ, ಅರ್ಥಾತ್  
ಯೇಶುಖ್ರೀಷ್ಟೇನ, ಜೀವನೇ ರಾಜತ್ವಮ್ ಅವಶ್ಯಂ ಕರಿಷ್ಯಂತಿ | 18  
ಏಕೋಽಪರಾಧೋ ಯದ್ವತ್ ಸರ್ವಮಾನವಾನಾಂ ದಣ್ಣಗಾಮೀ  
ಮಾರ್ಗೋಽಭವತ್ ತದ್ವದ್ ಏಕಂ ಪುಣ್ಯದಾನಂ ಸರ್ವಮಾನವಾನಾಂ  
ಜೀವನಯುಕ್ತಪುಣ್ಯಗಾಮೀ ಮಾರ್ಗ ಏವ | 19 ಅಪರಮ್ ಏಕಸ್ಯ  
ಜನಸ್ಯಾಜ್ಞಾಲಜ್ಞನಾದ್ ಯಥಾ ಬಹವೋಽಪರಾಧಿನೋ ಜಾತಾಸ್ತದ್ವದ್  
ಏಕಸ್ಯಾಜ್ಞಾಚರಣಾದ್ ಬಹವಃ ಸಪುಣ್ಯೇಕೃತಾ ಭವಂತಿ | 20  
ಅಧಿಕಂತು ವ್ಯವಸ್ಥಾಗಮನಾದ್ ಅಪರಾಧಸ್ಯ ಬಾಹುಲ್ಯಂ  
ಜಾತಂ ಕಿನ್ನು ಯತ್ರ ಪಾಪಸ್ಯ ಬಾಹುಲ್ಯಂ ತತ್ರೈವ ತಸ್ಮಾದ್  
ಅನುಗ್ರಹಸ್ಯ ಬಾಹುಲ್ಯಮ್ ಅಭವತ್ | 21 ತೇನ ಮೃತ್ಯುನಾ  
ಯದ್ವತ್ ಪಾಪಸ್ಯ ರಾಜತ್ವಮ್ ಅಭವತ್ ತದ್ವದ್ ಅಸ್ಮಾಕಂ  
ಪ್ರಭುಯೇಶುಖ್ರೀಷ್ಟದ್ವಾರಾನಂತಜೀವನದಾಯಿಪುಣ್ಯೇನಾನುಗ್ರಹಸ್ಯ  
ರಾಜತ್ವಂ ಭವತಿ | (aiṛnios 9166)

**6** ಪ್ರಭೂತರೂಪೇಣ ಯದ್ ಅನುಗ್ರಹಃ ಪ್ರಕಾಶತೇ ತದರ್ಥಂ  
ಪಾಪೇ ತಿಷ್ಠಾಮ ಇತಿ ವಾಕ್ಯಂ ಕಿಂ ವಯಂ ವದಿಷ್ಯಾಮಃ?

ತನ್ನ ಭವತು | 2 ಪಾಪಂ ಪ್ರತಿ ಮೃತಾ ವಯಂ ಪುನಸ್ತಸ್ಮಿನ್  
 ಕಥಮ್ ಜೀವಿಷ್ಯಾಮಃ? 3 ವಯಂ ಯಾವನ್ನೋ ಲೋಕಾ  
 ಯೀಶುಖ್ರೀಷ್ಟೇ ಮಜ್ಜಿತಾ ಅಭವಾಮ ತಾವನ್ನ ಏವ ತಸ್ಯ ಮರಣೇ  
 ಮಜ್ಜಿತಾ ಇತಿ ಕಿಂ ಯೂಯಂ ನ ಜಾನೀಥ? 4 ತತೋ  
 ಯಥಾ ಪಿತುಃ ಪರಾಕ್ರಮೇಣ ಶ್ಮಶಾನಾತ್ ಖ್ರೀಷ್ಟ ಉತ್ಥಾಪಿತಸ್ತಥಾ  
 ವಯಮಪಿ ಯತ್ ನೂತನಜೀವಿನ ಇವಾಚರಾಮಸ್ತದರ್ಥಂ ಮಜ್ಜನೇನ  
 ತೇನ ಸಾರ್ಧಂ ಮೃತ್ಯುರೂಪೇ ಶ್ಮಶಾನೇ ಸಂಸ್ಥಾಪಿತಾಃ | 5  
 ಅಪರಂ ವಯಂ ಯದಿ ತೇನ ಸಂಯುಕ್ತಾಃ ಸನ್ತಃ ಸ ಇವ  
 ಮರಣಭಾಗಿನೋ ಜಾತಾಸ್ತರ್ಹಿ ಸ ಇವೋತ್ಥಾನಭಾಗಿನೋಽಪಿ  
 ಭವಿಷ್ಯಾಮಃ | 6 ವಯಂ ಯತ್ ಪಾಪಸ್ಯ ದಾಸಾಃ ಪುನ ನ್  
 ಭವಾಮಸ್ತದರ್ಥಮ್ ಅಸ್ಮಾಕಂ ಪಾಪರೂಪಶರೀರಸ್ಯ ವಿನಾಶಾರ್ಥಮ್  
 ಅಸ್ಮಾಕಂ ಪುರಾತನಪುರುಷಸ್ಯೇನ ಸಾಕಂ ಕೃಶೇಽಹನ್ಯತೇತಿ ವಯಂ  
 ಜಾನೀಮಃ | 7 ಯೋ ಹತಃ ಸ ಪಾಪಾತ್ ಮುಕ್ತ ಏವ | 8 ಅತಏವ ಯದಿ  
 ವಯಂ ಖ್ರೀಷ್ಟೇನ ಸಾರ್ಧಮ್ ಅಹನ್ಯಾಮಹಿ ತರ್ಹಿ ಪುನರಪಿ ತೇನ  
 ಸಹಿತಾ ಜೀವಿಷ್ಯಾಮ ಇತ್ಯತ್ರಾಸ್ಮಾಕಂ ವಿಶ್ವಾಸೋ ವಿದ್ಯತೇ | 9 ಯತಃ  
 ಶ್ಮಶಾನಾದ್ ಉತ್ಥಾಪಿತಃ ಖ್ರೀಷ್ಟೋ ಪುನ ನ್ ಪ್ರಿಯತ ಇತಿ ವಯಂ  
 ಜಾನೀಮಃ | ತಸ್ಮಿನ್ ಕೋಪ್ಯಧಿಕಾರೋ ಮೃತ್ಯೋರ್ ನಾಸ್ತಿ | 10 ಅಪರಙ್ಗ  
 ಸ ಯದ್ ಅಮ್ರಿಯತ ತೇನೈಕದಾ ಪಾಪಮ್ ಉದ್ದಿಶ್ಯಾಮ್ರಿಯತ,  
 ಯಚ್ಚ ಜೀವತಿ ತೇನೇಶ್ವರಮ್ ಉದ್ದಿಶ್ಯ ಜೀವತಿ; 11 ತದ್ವದ್  
 ಯೂಯಮಪಿ ಸ್ವಾನ್ ಪಾಪಮ್ ಉದ್ದಿಶ್ಯ ಮೃತಾನ್ ಅಸ್ಮಾಕಂ ಪ್ರಭುಣಾ  
 ಯೀಶುಖ್ರೀಷ್ಟೇನೇಶ್ವರಮ್ ಉದ್ದಿಶ್ಯ ಜೀವನ್ನೋ ಜಾನೀತ | 12 ಅಪರಙ್ಗ  
 ಕುತ್ತಿತಾಭಿಲಾಷಾನ್ ಪೂರಯಿತುಂ ಯುಷ್ಮಾಕಂ ಮರ್ತ್ಯದೇಹೇಷು  
 ಪಾಪಮ್ ಆಧಿಪತ್ಯಂ ನ ಕರೋತು | 13 ಅಪರಂ ಸ್ವಂ ಸ್ವಮ್ ಅಜ್ಞಮ್  
 ಅಧರ್ಮ್ಯಸ್ಯಾಸ್ತ್ರಂ ಕೃತ್ವಾ ಪಾಪಸೇವಾಯಾಂ ನ ಸಮರ್ಪಯತ, ಕಿನ್ನು  
 ಶ್ಮಶಾನಾದ್ ಉತ್ಥಿತಾನಿವ ಸ್ವಾನ್ ಈಶ್ವರೇ ಸಮರ್ಪಯತ ಸ್ವಾನ್ಯಜ್ಞಾನಿ  
 ಚ ಧರ್ಮ್ಯಾಸ್ತಸ್ವರೂಪಾಣೀಶ್ವರಮ್ ಉದ್ದಿಶ್ಯ ಸಮರ್ಪಯತ | 14  
 ಯುಷ್ಮಾಕಮ್ ಉಪರಿ ಪಾಪಸ್ಯಾಧಿಪತ್ಯಂ ಪುನ ನ್ ಭವಿಷ್ಯತಿ, ಯಸ್ಮಾದ್  
 ಯೂಯಂ ವ್ಯವಸ್ಥಾಯಾ ಅನಾಯತ್ತಾ ಅನುಗ್ರಹಸ್ಯ ಚಾಯತ್ತಾ  
 ಅಭವತ | 15 ಕಿನ್ನು ವಯಂ ವ್ಯವಸ್ಥಾಯಾ ಅನಾಯತ್ತಾ ಅನುಗ್ರಹಸ್ಯ

ಚಾಯತ್ತಾ ಅಭವಾಮ, ಇತಿ ಕಾರಣಾತ್ ಕಿಂ ಪಾಪಂ ಕರಿಷ್ಯಾಮಃ?  
ತನ್ನ ಭವತು | 16 ಯತೋ ಮೃತಿಜನಕಂ ಪಾಪಂ ಪುಣ್ಯಜನಕಂ  
ನಿದೇಶಾಚರಣಇಷ್ಟಿತಯೋರ್ಧ್ವಯೋ ಯಸ್ಮಿನ್ ಆಜ್ಞಾಪಾಲನಾರ್ಥಂ  
ಭೃತ್ಯಾನಿವ ಸ್ವಾನ್ ಸಮರ್ಪಯಥ, ತಸ್ಯೈವ ಭೃತ್ಯಾ ಭವಥ, ಏತತ್  
ಕಿಂ ಯೂಯಂ ನ ಜಾನೀಥ? 17 ಅಪರಣ್ಣ ಪೂರ್ವ್ವಂ ಯೂಯಂ  
ಪಾಪಸ್ಯ ಭೃತ್ಯಾ ಆಸ್ತೇತಿ ಸತ್ಯಂ ಕಿನ್ನು ಯಸ್ಯಾಂ ಶಿಕ್ಷಾರೂಪಾಯಾಂ  
ಮೂಷಾಯಾಂ ನಿಕ್ಷಿಪ್ತಾ ಅಭವತ ತಸ್ಯಾ ಆಕೃತಿಂ ಮನೋಭಿ ಲಭ್ಯವನ್ತ  
ಇತಿ ಕಾರಣಾದ್ ಈಶ್ವರಸ್ಯ ಧನ್ಯವಾದೋ ಭವತು | 18 ಇತ್ಥಂ ಯೂಯಂ  
ಪಾಪಸೇವಾತೋ ಮುಕ್ತಾಃ ಸನ್ನೋ ಧರ್ಮಸ್ಯ ಭೃತ್ಯಾ ಜಾತಾಃ | 19  
ಯುಷ್ಮಾಕಂ ಶಾರೀರಿಕ್ಯಾ ದುರ್ಬ್ಬಲತಾಯಾ ಹೇತೋ ಮಾರ್ಗನವವದ್  
ಅಹಮ್ ಏತದ್ ಬ್ರವೀಮಿ; ಪುನಃ ಪುನರಧರ್ಮಕರಣಾರ್ಥಂ ಯದ್ವತ್  
ಪೂರ್ವ್ವಂ ಪಾಪಾಮೇಧ್ಯಯೋ ಭೃತ್ಯತ್ಯೇ ನಿಜಾಜ್ಞಾನಿ ಸಮರ್ಪಯತ  
ತದ್ವದ್ ಇದಾನೀಂ ಸಾಧುಕರ್ಮಕರಣಾರ್ಥಂ ಧರ್ಮಸ್ಯ ಭೃತ್ಯತ್ಯೇ  
ನಿಜಾಜ್ಞಾನಿ ಸಮರ್ಪಯತ | 20 ಯದಾ ಯೂಯಂ ಪಾಪಸ್ಯ  
ಭೃತ್ಯಾ ಆಸ್ತ ತದಾ ಧರ್ಮಸ್ಯ ನಾಯತ್ತಾ ಆಸ್ತ | 21 ತರ್ಹಿ ಯಾನಿ  
ಕರ್ಮಾಣಿ ಯೂಯಮ್ ಇದಾನೀಂ ಲಜ್ಜಾಜನಕಾನಿ ಬುದ್ಧ್ಯದ್ವೇ  
ಪೂರ್ವ್ವಂ ತೈ ಯುಷ್ಮಾಕಂ ಕೋ ಲಾಭ ಆಸೀತ್? ತೇಷಾಂ  
ಕರ್ಮಣಾಂ ಫಲಂ ಮರಣಮೇವ | 22 ಕಿನ್ನು ಸಾಮ್ಪ್ರತಂ ಯೂಯಂ  
ಪಾಪಸೇವಾತೋ ಮುಕ್ತಾಃ ಸನ್ನ ಈಶ್ವರಸ್ಯ ಭೃತ್ಯಾಭವತ ತಸ್ಮಾದ್  
ಯುಷ್ಮಾಕಂ ಪವಿತ್ರತ್ವರೂಪಂ ಲಭ್ಯಮ್ ಅನನ್ತಜೀವನರೂಪಿಣ್ಣ ಫಲಮ್  
ಆಸ್ತೇ | (aiṅnios g166) 23 ಯತಃ ಪಾಪಸ್ಯ ವೇತನಂ ಮರಣಂ  
ಕಿನ್ತ್ವಸ್ಮಾಕಂ ಪ್ರಭುಣಾ ಯೀಶುಖ್ರೀಷ್ಟೇನಾನನ್ತಜೀವನಮ್ ಈಶ್ವರದತ್ತಂ  
ಪಾರಿತೋಷಿಕಮ್ ಆಸ್ತೇ | (aiṅnios g166)

**7** ಹೇ ಭ್ರಾತೃಗಣ ವ್ಯವಸ್ಥಾವಿದಃ ಪ್ರತಿ ಮಮೇದಂ ನಿವೇದನಂ | ವಿಧಿಃ  
ಕೇವಲಂ ಯಾವಜ್ಜೀವಂ ಮಾನವೋಪಯ್ಯಧಿಪತಿತ್ವಂ ಕರೋತೀತಿ  
ಯೂಯಂ ಕಿಂ ನ ಜಾನೀಥ? 2 ಯಾವತ್ಕಾಲಂ ಪತಿ ಜೀವತಿ  
ತಾವತ್ಕಾಲಮ್ ಊಢಾ ಭಾರ್ಯಾ ವ್ಯವಸ್ಥಯಾ ತಸ್ಮಿನ್ ಬದ್ಧಾ ತಿಷ್ಠತಿ  
ಕಿನ್ನು ಯದಿ ಪತಿ ಮ್ವಿಯತೇ ತರ್ಹಿ ಸಾ ನಾರೀ ಪತ್ಯ ವ್ಯವಸ್ಥಾತೋ  
ಮುಚ್ಯತೇ | 3 ಏತತ್ಕಾರಣಾತ್ ಪತ್ಯಜೀವನಕಾಲೇ ನಾರೀ ಯದ್ಯನ್ಯಂ

ಪುರುಷಂ ವಿವಹತಿ ತರ್ಹಿ ಸಾ ವ್ಯಭಿಚಾರಿಣೀ ಭವತಿ ಕಿನ್ನು ಯದಿ  
 ಸ ಪತಿ ಮ್ಪಿಯತೇ ತರ್ಹಿ ಸಾ ತಸ್ಯಾ ವ್ಯವಸ್ಥಾಯಾ ಮುಕ್ತಾ ಸತೀ  
 ಪುರುಷಾನ್ತರೇಣ ವ್ಯೂಢಾಪಿ ವ್ಯಭಿಚಾರಿಣೀ ನ ಭವತಿ | 4 ಹೇ ಮಮ  
 ಭ್ರಾತೃಗಣ, ಈಶ್ವರನಿಮಿತ್ತಂ ಯದಸ್ಮಾಕಂ ಫಲಂ ಜಾಯತೇ ತದರ್ಥಂ  
 ಶ್ಮಶಾನಾದ್ ಉತ್ಥಾಪಿತೇನ ಪುರುಷೇಣ ಸಹ ಯುಷ್ಮಾಕಂ ವಿವಾಹೋ  
 ಯದ್ ಭವೇತ್ ತದರ್ಥಂ ಖ್ರೀಷ್ಟಸ್ಯ ಶರೀರೇಣ ಯೂಯಂ ವ್ಯವಸ್ಥಾಂ  
 ಪ್ರತಿ ಮೃತವನ್ತಃ | 5 ಯತೋಽಸ್ಮಾಕಂ ಶಾರೀರಿಕಾಚರಣಸಮಯೇ  
 ಮರಣನಿಮಿತ್ತಂ ಫಲಮ್ ಉತ್ಪಾದಯಿತುಂ ವ್ಯವಸ್ಥಯಾ ದೂಷಿತಃ  
 ಪಾಪಾಭಿಲಾಷೋಽಸ್ಮಾಕಮ್ ಅಬ್ಜೇಷು ಜೀವನ್ ಆಸೀತ್ | 6  
 ಕಿನ್ನು ತದಾ ಯಸ್ಯಾ ವ್ಯವಸ್ಥಯಾ ವಶೇ ಆಸ್ಮಹಿ ಸಾಮ್ಪ್ರತಂ  
 ತಾಂ ಪ್ರತಿ ಮೃತತ್ವಾದ್ ವಯಂ ತಸ್ಯಾ ಅಧೀನತ್ವಾತ್ ಮುಕ್ತಾ  
 ಇತಿ ಹೇತೋರೀಶ್ವರೋಽಸ್ಮಾಭಿಃ ಪುರಾತನಲಿಖಿತಾನುಸಾರಾತ್ ನ  
 ಸೇವಿತವ್ಯಃ ಕಿನ್ನು ನವೀನಸ್ವಭಾವೇನ್ನೈವ ಸೇವಿತವ್ಯಃ 7 ತರ್ಹಿ ವಯಂ  
 ಕಿಂ ಬ್ರೂಮಃ? ವ್ಯವಸ್ಥಾ ಕಿಂ ಪಾಪಜನಿಕಾ ಭವತಿ? ನೇತ್ಥಂ ಭವತು |  
 ವ್ಯವಸ್ಥಾಮ್ ಅವಿದ್ಯಮಾನಾಯಾಂ ಪಾಪಂ ಕಿಮ್ ಇತ್ಯಹಂ ನಾವೇದಂ;  
 ಕಿಂಚ ಲೋಭಂ ಮಾ ಕಾರ್ಷೀರಿತಿ ಚೇದ್ ವ್ಯವಸ್ಥಾಗ್ರನ್ಥೇ ಲಿಖಿತಂ  
 ನಾಭವಿಷ್ಯತ್ ತರ್ಹಿ ಲೋಭಃ ಕಿಮ್ಲೂತಸ್ತದಹಂ ನಾಜ್ಞಾಸ್ಯಂ | 8 ಕಿನ್ನು  
 ವ್ಯವಸ್ಥಯಾ ಪಾಪಂ ಛಿದ್ರಂ ಪ್ರಾಪ್ಯಾಸ್ಮಾಕಮ್ ಅನ್ತಃ ಸರ್ವವಿಧಂ  
 ಕುತ್ಸಿತಾಭಿಲಾಷಮ್ ಅಜನಯತ್; ಯತೋ ವ್ಯವಸ್ಥಯಾಮ್  
 ಅವಿದ್ಯಮಾನಾಯಾಂ ಪಾಪಂ ಮೃತಂ | 9 ಅಪರಂ ಪೂರ್ವ್ವಂ  
 ವ್ಯವಸ್ಥಯಾಮ್ ಅವಿದ್ಯಮಾನಾಯಾಮ್ ಅಹಮ್ ಅಜೀವಂ ತತಃ  
 ಪರಮ್ ಆಜ್ಞಾಯಾಮ್ ಉಪಸ್ಥಿತಾಯಾಮ್ ಪಾಪಮ್ ಅಜೀವತ್  
 ತದಾಹಮ್ ಅಮ್ಪಿಯೇ | 10 ಇತ್ಥಂ ಸತಿ ಜೀವನನಿಮಿತ್ತಾ ಯಾಜ್ಞಾ  
 ಸಾ ಮಮ ಮೃತ್ಯುಜನಿಕಾಭವತ್ | 11 ಯತಃ ಪಾಪಂ ಛಿದ್ರಂ ಪ್ರಾಪ್ಯ  
 ವ್ಯವಸ್ಥಾದೇಶೇನ ಮಾಂ ವಚ್ಛಯಿತ್ವಾ ತೇನ ಮಾಮ್ ಅಹನ್ |  
 12 ಅತಃವ ವ್ಯವಸ್ಥಾ ಪವಿತ್ರಾ, ಆದೇಶಶ್ಚ ಪವಿತ್ರೋ ನ್ಯಾಯೋ  
 ಹಿತಕಾರೀ ಚ ಭವತಿ | 13 ತರ್ಹಿ ಯತ್ ಸ್ವಯಂ ಹಿತಕೃತ್ ತತ್  
 ಕಿಂ ಮಮ ಮೃತ್ಯುಜನಕಮ್ ಅಭವತ್? ನೇತ್ಥಂ ಭವತು; ಕಿನ್ನು  
 ಪಾಪಂ ಯತ್ ಪಾತಕಮಿವ ಪ್ರಕಾಶತೇ ತಥಾ ನಿದೇಶೇನ ಪಾಪಂ

ಯದತೀವ ಪಾತಕಮಿವ ಪ್ರಕಾಶತೇ ತದರ್ಥಂ ಹಿತೋಪಾಯೇನ  
ಮಮ ಮರಣಮ್ ಅಜನಯತ್ | 14 ವ್ಯವಸ್ಥಾತ್ಮಬೋಧಿಕೇತಿ ವಯಂ  
ಜಾನೀಮಃ ಕಿನ್ತ್ವಹಂ ಶಾರೀರತಾಚಾರೀ ಪಾಪಸ್ಯ ಕ್ರೀತಕಿಚ್ಛರೋ ವಿದ್ಯೇ |  
15 ಯತೋ ಯತ್ ಕರ್ಮ ಕರೋಮಿ ತತ್ ಮಮ ಮನೋಽಭಿಮತಂ  
ನಹಿ; ಅಪರಂ ಯನ್ ಮಮ ಮನೋಽಭಿಮತಂ ತನ್ನ ಕರೋಮಿ  
ಕಿನ್ನು ಯದ್ ಋತೀಯೇ ತತ್ ಕರೋಮಿ | 16 ತಥಾತ್ವೇ ಯನ್  
ಮಮಾನಭಿಮತಂ ತದ್ ಯದಿ ಕರೋಮಿ ತರ್ಹಿ ವ್ಯವಸ್ಥಾ ಸೂತ್ರಮೇತಿ  
ಸ್ವೀಕರೋಮಿ | 17 ಅತಃಪವ ಸಮ್ಪ್ರತಿ ತತ್ ಕರ್ಮ ಮಯಾ ಕ್ರಿಯತ ಇತಿ  
ನಹಿ ಕಿನ್ನು ಮಮ ಶರೀರಸ್ಥೇನ ಪಾಪೇನೈವ ಕ್ರಿಯತೇ | 18 ಯತೋ  
ಮಯಿ, ಅರ್ಥತೋ ಮಮ ಶರೀರೇ, ಕಿಮಪ್ಯುತ್ತಮಂ ನ ವಸತಿ,  
ಏತದ್ ಅಹಂ ಜಾನಾಮಿ; ಮಮೇಚ್ಛುಕತಾಯಾಂ ತಿಷ್ಠನ್ಯಾಮಪ್ಯಹಮ್  
ಉತ್ತಮಕರ್ಮಸಾಧನೇ ಸಮರ್ಥೋ ನ ಭವಾಮಿ | 19 ಯತೋ  
ಯಾಮುತ್ಸಮಾಂ ಕ್ರಿಯಾಂ ಕರ್ತುಮಹಂ ವಾಞ್ಞಾಮಿ ತಾಂ ನ  
ಕರೋಮಿ ಕಿನ್ನು ಯತ್ ಕುತ್ಸಿತಂ ಕರ್ಮ ಕರ್ತುಮ್ ಅನಿಚ್ಛುಕೋಽಸ್ಮಿ  
ತದೇವ ಕರೋಮಿ | 20 ಅತಃಪವ ಯದ್ಯತ್ ಕರ್ಮ ಕರ್ತುಂ  
ಮಮೇಚ್ಛಾ ನ ಭವತಿ ತದ್ ಯದಿ ಕರೋಮಿ ತರ್ಹಿ ತತ್ ಮಯಾ ನ  
ಕ್ರಿಯತೇ, ಮಮಾನ್ವರ್ವರ್ತಿನಾ ಪಾಪೇನೈವ ಕ್ರಿಯತೇ | 21 ಭದ್ರಂ  
ಕರ್ತುಮ್ ಇಚ್ಛುಕಂ ಮಾಂ ಯೋ ಽಭದ್ರಂ ಕರ್ತುಂ ಪ್ರವರ್ತಯತಿ  
ತಾದೃಶಂ ಸ್ವಭಾವಮೇಕಂ ಮಯಿ ಪಶ್ಯಾಮಿ | 22 ಅಹಮ್  
ಆನ್ದರಿಕಪುರುಷೇಣೇಶ್ವರವ್ಯವಸ್ಥಾಯಾಂ ಸನ್ನುಷ್ಠ ಆಸೇ; 23 ಕಿನ್ನು  
ತದ್ವಿಪರೀತಂ ಯುದ್ಯಂತಂ ತದನ್ಯಮೇಕಂ ಸ್ವಭಾವಂ ಮದೀಯಾಜ್ಞಸ್ಥಿತಂ  
ಪ್ರಪಶ್ಯಾಮಿ, ಸ ಮದೀಯಾಜ್ಞಸ್ಥಿತಪಾಪಸ್ವಭಾವಸ್ಯಾಯತ್ತಂ ಮಾಂ  
ಕರ್ತುಂ ಚೇಷ್ಟತೇ | 24 ಹಾ ಹಾ ಯೋಽಹಂ ದುರ್ಭಾಗ್ಯೋ ಮನುಜಸ್ತಂ  
ಮಾಮ್ ಏತಸ್ಮಾನ್ ಮೃತಾಚ್ಛರೀರಾತ್ ಕೋ ನಿಸ್ತಾರಯಿಷ್ಯತಿ? 25  
ಅಸ್ಮಾಕಂ ಪ್ರಭುಣಾ ಯೀಶುಖ್ರೀಷ್ಟೇನ ನಿಸ್ತಾರಯಿತಾರಮ್ ಈಶ್ವರಂ  
ಧನ್ಯಂ ವದಾಮಿ | ಅತಃಪವ ಶರೀರೇಣ ಪಾಪವ್ಯವಸ್ಥಾಯಾ ಮನಸಾ ತು  
ಈಶ್ವರವ್ಯವಸ್ಥಾಯಾಃ ಸೇವನಂ ಕರೋಮಿ |

**8** ಯೇ ಜನಾಃ ಖ್ರೀಷ್ಟಂ ಯೀಶುಮ್ ಆಶ್ರಿತ್ಯ ಶಾರೀರಿಕಂ ನಾಚರಂತ  
ಆತ್ಮಿಕಮಾಚರಂತಿ ತೇಽಧುನಾ ದಣ್ಡಾರ್ಹಾ ನ ಭವಂತಿ | 2

ಜೀವನದಾಯಕಸ್ಯಾತ್ಮನೋ ವ್ಯವಸ್ಥಾ ಖ್ರೀಷ್ಣಯೀಶುನಾ  
 ಪಾಪಮರಣಯೋ ವ್ಯವಸ್ಥಾತೋ ಮಾಮಮೋಚಯತ್ |  
 3 ಯಸ್ಮಾಚ್ಚಾರೀರಸ್ಯ ದುರ್ಬಲತ್ವಾದ್ ವ್ಯವಸ್ಥಯಾ ಯತ್  
 ಕರ್ಮಾಸಾಧ್ಯಮ್ ಈಶ್ವರೋ ನಿಜಪುತ್ರಂ ಪಾಪಿಶರೀರರೂಪಂ  
 ಪಾಪನಾಶಕಬಲಿರೂಪಂ ಪ್ರೇಷ್ಯ ತಸ್ಯ ಶರೀರೇ ಪಾಪಸ್ಯ ದಣ್ಡಂ  
 ಕುರ್ವನ್ ತತ್ಕರ್ಮ ಸಾಧಿತವಾನ್ | 4 ತತಃ ಶಾರೀರಿಕಂ  
 ನಾಚರಿತ್ವಾಸ್ತಾಭಿರಾತ್ಮಿಕಮ್ ಆಚರದ್ಭಿವ್ಯವಸ್ಥಾಗ್ರಂಥೇ ನಿರ್ದಿಷ್ಟಾನಿ  
 ಪುಣ್ಯಕರ್ಮಾಣಿ ಸರ್ವಾಣಿ ಸಾಧ್ಯಂತೇ | 5 ಯೇ ಶಾರೀರಿಕಾಚಾರಿಣಸ್ತೇ  
 ಶಾರೀರಿಕಾನ್ ವಿಷಯಾನ್ ಭಾವಯಂತಿ ಯೇ ಚಾತ್ಮಿಕಾಚಾರಿಣಸ್ತೇ  
 ಆತ್ಮನೋ ವಿಷಯಾನ್ ಭಾವಯಂತಿ | 6 ಶಾರೀರಿಕಭಾವಸ್ಯ ಫಲಂ  
 ಮೃತ್ಯುಃ ಕಿಂಚಿತ್ಕಿಂಚಿತ್ಕಭಾವಸ್ಯ ಫಲೇ ಜೀವನಂ ಶಾನ್ತಿಶ್ಚ | 7 ಯತಃ  
 ಶಾರೀರಿಕಭಾವ ಈಶ್ವರಸ್ಯ ವಿರುದ್ಧಃ ಶತ್ರುತಾಭಾವ ಏವ ಸ ಈಶ್ವರಸ್ಯ  
 ವ್ಯವಸ್ಥಯಾ ಅಧೀನೋ ನ ಭವತಿ ಭವಿತುಂ ನ ಶಕ್ನೋತಿ | 8  
 ಏತಸ್ಮಾತ್ ಶಾರೀರಿಕಾಚಾರಿಷು ತೋಷ್ಠಮ್ ಈಶ್ವರೇಣ ನ ಶಕ್ಯಂ | 9  
 ಕಿನ್ವೀಶ್ವರಸ್ಯಾತ್ಮಾ ಯದಿ ಯುಷ್ಮಾಕಂ ಮಧ್ಯೇ ವಸತಿ ತರ್ಹಿ ಯೂಯಂ  
 ಶಾರೀರಿಕಾಚಾರಿಣೋ ನ ಸಂತ ಆತ್ಮಿಕಾಚಾರಿಣೋ ಭವಥಃ | ಯಸ್ಮಿನ್  
 ತು ಖ್ರೀಷ್ಣಸ್ಯಾತ್ಮಾ ನ ವಿದ್ಯತೇ ಸ ತತ್ಸಮ್ಭವೋ ನಹಿ | 10 ಯದಿ  
 ಖ್ರೀಷ್ಣೋ ಯುಷ್ಮಾನ್ ಅಧಿತಿಷ್ಠತಿ ತರ್ಹಿ ಪಾಪಮ್ ಉದ್ದಿಶ್ಯ ಶರೀರಂ  
 ಮೃತಂ ಕಿನ್ತು ಪುಣ್ಯಮುದ್ದಿಶ್ಯಾತ್ಮಾ ಜೀವತಿ | 11 ಮೃತಗಣಾದ್ ಯೀಶು  
 ಯೇನೋತ್ಥಾಪಿತಸ್ತಸ್ಯಾತ್ಮಾ ಯದಿ ಯುಷ್ಮನ್ಮಧ್ಯೇ ವಸತಿ ತರ್ಹಿ  
 ಮೃತಗಣಾತ್ ಖ್ರೀಷ್ಣಸ್ಯ ಸ ಉತ್ಥಾಪಯಿತಾ ಯುಷ್ಮನ್ಮಧ್ಯವಾಸಿನಾ  
 ಸ್ವಕೀಯಾತ್ಮನಾ ಯುಷ್ಮಾಕಂ ಮೃತದೇಹಾನಪಿ ಪುನರ್ಜೀವಯಿಷ್ಯತಿ |  
 12 ಹೇ ಭ್ರಾತೃಗಣ ಶರೀರಸ್ಯ ವಯಮಧಮರ್ಣಾ ನ ಭವಾಮೋಽತಃ  
 ಶಾರೀರಿಕಾಚಾರೋಽಸ್ಮಾಭಿ ನ ಕರ್ತವ್ಯಃ | 13 ಯದಿ ಯೂಯಂ  
 ಶರೀರಿಕಾಚಾರಿಣೋ ಭವೇತ ತರ್ಹಿ ಯುಷ್ಮಾಭಿ ಮರ್ತವ್ಯಮೇವ  
 ಕಿನ್ವಾತ್ಮನಾ ಯದಿ ಶರೀರಕರ್ಮಾಣಿ ಘಾತಯೇತ ತರ್ಹಿ ಜೀವಿಷ್ಯಥ |  
 14 ಯತೋ ಯಾವನ್ನೋ ಲೋಕಾ ಈಶ್ವರಸ್ಯಾತ್ಮನಾಕೃಷ್ಯಂತೇ ತೇ ಸರ್ವಃ  
 ಈಶ್ವರಸ್ಯ ಸನ್ನಾನಾ ಭವಂತಿ | 15 ಯೂಯಂ ಪುನರಪಿ ಭಯಜನಕಂ  
 ದಾಸ್ಯಭಾವಂ ನ ಪ್ರಾಪ್ತಾಃ ಕಿನ್ತು ಯೇನ ಭಾವೇನೇಶ್ವರಂ ಪಿತಃ ಪಿತರಿತಿ



ಪ್ರೋಚ್ಯ ಸಮೋಧಯಥ ತಾದೃಶಂ ದತ್ತಕಪುತ್ರತ್ವಭಾವಮ್ ಪ್ರಾಪ್ನುತ |  
 16 ಅಪರಂಜಿ ವಯಮ್ ಈಶ್ವರಸ್ಯ ಸನ್ತಾನಾ ಏತಸ್ಮಿನ್ ಪವಿತ್ರ ಆತ್ಮಾ  
 ಸ್ವಯಮ್ ಅಸ್ಮಾಕಮ್ ಆತ್ಮಾಭಿಃ ಸಾರ್ಧಂ ಪ್ರಮಾಣಂ ದದಾತಿ | 17  
 ಅತಃಪ ವಯಂ ಯದಿ ಸನ್ತಾನಾಸ್ತರ್ಹ್ಯಧಿಕಾರಿಣಃ, ಅರ್ಥಾದ್  
 ಈಶ್ವರಸ್ಯ ಸ್ವತ್ವಾಧಿಕಾರಿಣಃ ಖ್ರೀಷ್ಟೇನ ಸಹಾಧಿಕಾರಿಣಶ್ಚ ಭವಾಮಃ;  
 ಅಪರಂ ತೇನ ಸಾರ್ಧಂ ಯದಿ ದುಃಖಭಾಗಿನೋ ಭವಾಮಸ್ತು ತಸ್ಯ  
 ವಿಭವಸ್ಯಾಪಿ ಭಾಗಿನೋ ಭವಿಷ್ಯಾಮಃ | 18 ಕಿನ್ತ್ವಸ್ಮಾಸು ಯೋ  
 ಭಾವೀವಿಭವಃ ಪ್ರಕಾಶಿಷ್ಯತೇ ತಸ್ಯ ಸಮೀಪೇ ವರ್ತಮಾನಕಾಲೀನಂ  
 ದುಃಖಮಹಂ ತ್ಮಣಾಯ ಮನೇ | 19 ಯತಃ ಪ್ರಾಣಿಗಣ ಈಶ್ವರಸ್ಯ  
 ಸನ್ತಾನಾನಾಂ ವಿಭವಪ್ರಾಪ್ತಿಮ್ ಆಕಾಂಕ್ಷನ್ ನಿತಾಂತಮ್ ಅಪೇಕ್ಷತೇ | 20  
 ಅಪರಂಜಿ ಪ್ರಾಣಿಗಣಃ ಸ್ತೈರಮ್ ಅಲೀಕತಾಯಾ ವಶೀಕೃತೋ  
 ನಾಭವತ್ 21 ಕಿನ್ತು ಪ್ರಾಣಿಗಣೋಽಪಿ ನಶ್ವರತಾಧೀನತ್ವಾತ್ ಮುಕ್ತಃ  
 ಸನ್ ಈಶ್ವರಸ್ಯ ಸನ್ತಾನಾನಾಂ ಪರಮಮುಕ್ತಿಂ ಪ್ರಾಪ್ಸ್ಯತಿ ತ್ಯಭಿಪ್ರಾಯೇಣ  
 ವಶೀಕರ್ತೃ ವಶೀಚಕ್ರೇ | 22 ಅಪರಂಜಿ ಪ್ರಸೂಯಮಾನಾವದ್  
 ವ್ಯಥಿತಃ ಸನ್ ಇದಾನೀಂ ಯಾವತ್ ಕೃತ್ಸುಃ ಪ್ರಾಣಿಗಣ ಆರ್ತಸ್ವರಂ  
 ಕರೋತೀತಿ ವಯಂ ಜಾನೀಮಃ | 23 ಕೇವಲಃ ಸ ಇತಿ ನಹಿ ಕಿನ್ತು  
 ಪ್ರಥಮಜಾತಫಲಸ್ವರೂಪಮ್ ಆತ್ಮಾನಂ ಪ್ರಾಪ್ತಾ ವಯಮಪಿ  
 ದತ್ತಕಪುತ್ರತ್ವಪದಪ್ರಾಪ್ತಿಮ್ ಅರ್ಥಾತ್ ಶರೀರಸ್ಯ ಮುಕ್ತಿಂ  
 ಪ್ರತೀಕ್ಷಮಾಣಾಸ್ವದ್ವದ್ ಅನ್ತರಾರ್ತರಾವಂ ಕುರ್ಮುಃ | 24 ವಯಂ  
 ಪ್ರತ್ಯಾಶಯಾ ತ್ರಾಣಮ್ ಅಲಭಾಮಹಿ ಕಿನ್ತು ಪ್ರತ್ಯಕ್ಷವಸ್ತುನೋ ಯಾ  
 ಪ್ರತ್ಯಾಶಾ ಸಾ ಪ್ರತ್ಯಾಶಾ ನಹಿ, ಯತೋ ಮನುಷ್ಯೋ ಯತ್ ಸಮೀಕ್ಷತೇ  
 ತಸ್ಯ ಪ್ರತ್ಯಾಶಾಂ ಕುತಃ ಕರಿಷ್ಯತಿ? 25 ಯದ್ ಅಪ್ರತ್ಯಕ್ಷಂ ತಸ್ಯ ಪ್ರತ್ಯಾಶಾಂ  
 ಯದಿ ವಯಂ ಕುರ್ವೀಮಹಿ ತರ್ಹಿ ಧೈರ್ಯಮ್ ಅವಲಮ್ಬ್ಯ  
 ಪ್ರತೀಕ್ಷಾಮಹೇ | 26 ತತ ಆತ್ಮಾಪಿ ಸ್ವಯಮ್ ಅಸ್ಮಾಕಂ  
 ದುರ್ಬಲತಾಯಾಃ ಸಹಾಯತ್ವಂ ಕರೋತಿ; ಯತಃ ಕಿಂ ಪ್ರಾರ್ಥಿತವ್ಯಂ  
 ತದ್ ಬೋಧ್ಯಂ ವಯಂ ನ ಶಕ್ನುಮಃ, ಕಿನ್ತ್ವಸ್ವಷ್ಟೈರಾರ್ತರಾವೈರಾತ್ಮಾ  
 ಸ್ವಯಮ್ ಅಸ್ಮನ್ನಿಮಿತ್ತಂ ನಿವೇದಯತಿ | 27 ಅಪರಮ್  
 ಈಶ್ವರಾಭಿಮತರೂಪೇಣ ಪವಿತ್ರಲೋಕಾನಾಂ ಕೃತೇ ನಿವೇದಯತಿ ಯ  
 ಆತ್ಮಾ ತಸ್ಯಾಭಿಪ್ರಾಯೋಽನ್ತರ್ಯಾಮಿನಾ ಜ್ಞಾಯತೇ | 28 ಅಪರಮ್

ಈಶ್ವರಿಯನಿರೂಪಣಾನುಸಾರೇಣಾಹೂತಾಃ ಸನ್ನೋ ಯೇ ತಸ್ಮಿನ್  
 ಪ್ರಿಯನೇ ಸರ್ವಾಣಿ ಮಿಲಿತ್ವಾ ತೇಷಾಂ ಮಜ್ಜಲಂ ಸಾಧಯನ್ತಿ, ಏತದ್  
 ವಯಂ ಜಾನೀಮಃ | 29 ಯತ ಈಶ್ವರೋ ಬಹುಭ್ರಾತೃಣಾಂ ಮಧ್ಯೇ  
 ಸ್ವಪುತ್ರಂ ಜ್ಯೇಷ್ಠಂ ಕರ್ತುಮ್ ಇಚ್ಛನ್ ಯಾನ್ ಪೂರ್ವ್ವಂ  
 ಲಕ್ಷ್ಮೀಕೃತವಾನ್ ತಾನ್ ತಸ್ಯ ಪ್ರತಿಮೂರ್ತ್ಯಾಃ ಸಾದೃಶ್ಯಪ್ರಾಪ್ತರ್ಥಂ  
 ನ್ಯಯುಂಕ್ತ | 30 ಅಪರಂ ತೇನ ಯೇ ನಿಯುಕ್ತಾಸ್ತ ಆಹೂತಾ ಅಪಿ  
 ಯೇ ಚ ತೇನಾಹೂತಾಸ್ತೇ ಸಪುಣ್ಯೇಕೃತಾಃ, ಯೇ ಚ ತೇನ  
 ಸಪುಣ್ಯೇಕೃತಾಸ್ತೇ ವಿಭವಯುಕ್ತಾಃ | 31 ಇತ್ಯತ್ರ ವಯಂ ಕಿಂ  
 ಬ್ರೂಮಃ? ಈಶ್ವರೋ ಯದ್ಯಸ್ಮಾಕಂ ಸಪಕ್ಷೋ ಭವತಿ ತರ್ಹಿ ಕೋ  
 ವಿಪಕ್ಷೋಽಸ್ಮಾಕಂ? 32 ಆತ್ಮಪುತ್ರಂ ನ ರಕ್ಷಿತ್ವಾ ಯೋಽಸ್ಮಾಕಂ  
 ಸರ್ವೇಷಾಂ ಕೃತೇ ತಂ ಪ್ರದತ್ತವಾನ್ ಸ ಕಿಂ ತೇನ ಸಹಾಸ್ಮಭ್ಯಮ್  
 ಅನ್ಯಾನಿ ಸರ್ವಾಣಿ ನ ದಾಸ್ಯತಿ? 33 ಈಶ್ವರಸ್ಯಾಭಿರುಚಿತೇಷು ಕೇನ  
 ದೋಷ ಆರೋಪಯಿಷ್ಯತೇ? ಯ ಈಶ್ವರಸ್ತಾನ್ ಪುಣ್ಯವತ ಇವ  
 ಗಣಯತಿ ಕಿಂ ತೇನ? 34 ಅಪರಂ ತೇಭ್ಯೋ ದಣ್ಡದಾನಾಜ್ಞಾ ವಾ ಕೇನ  
 ಕರಿಷ್ಯತೇ? ಯೋಽಸ್ಮನ್ನಿಮಿತ್ತಂ ಪ್ರಾಣಾನ್ ತ್ಯಕ್ತವಾನ್ ಕೇವಲಂ ತನ್ನ  
 ಕಿನ್ನು ಮೃತಗಣಮಧ್ಯಾದ್ ಉತ್ಥಿತವಾನ್, ಅಪಿ ಚೇಶ್ವರಸ್ಯ ದಕ್ಷಿಣೇ  
 ಪಾರ್ಶ್ವೇ ತಿಷ್ಠನ್ ಅದ್ಯಾಪ್ಯಸ್ಮಾಕಂ ನಿಮಿತ್ತಂ ಪ್ರಾರ್ಥತ ಏವಮ್ನೂತೋ  
 ಯಃ ಖ್ರೀಷ್ಟಃ ಕಿಂ ತೇನ? 35 ಅಸ್ಮಾಭಿಃ ಸಹ ಖ್ರೀಷ್ಟಸ್ಯ ಪ್ರೇಮವಿಚ್ಛೇದಂ  
 ಜನಯಿತುಂ ಕಃ ಶಕ್ನೋತಿ? ಕ್ಲೇಶೋ ವ್ಯಸನಂ ವಾ ತಾಡನಾ ವಾ  
 ದುರ್ಭಿಕ್ಷಂ ವಾ ವಸ್ತ್ರಹೀನತ್ವಂ ವಾ ಪ್ರಾಣಸಂಶಯೋ ವಾ ಖಜ್ಜೋ ವಾ  
 ಕಿಮೇತಾನಿ ಶಕ್ನುವನ್ತಿ? 36 ಕಿನ್ನು ಲಿಖಿತಮ್ ಆಸ್ತೇ, ಯಥಾ, ವಯಂ  
 ತವ ನಿಮಿತ್ತಂ ಸ್ಮೋ ಮೃತ್ಯುವಕ್ತ್ರೇಽಖಿಲಂ ದಿನಂ | ಬಲಿದೇಯೋ  
 ಯಥಾ ಮೇಷೋ ವಯಂ ಗಣ್ಯಾಮಹೇ ತಥಾ | 37 ಅಪರಂ  
 ಯೋಽಸ್ಮಾಸು ಪ್ರಿಯತೇ ತೇನೈತಾಸು ವಿಪತ್ನು ವಯಂ  
 ಸಮ್ಯಗ್ ವಿಜಯಾಮಹೇ | 38 ಯತೋಽಸ್ಮಾಕಂ ಪ್ರಭುನಾ  
 ಯೀಶುಖ್ರೀಷ್ಟೇನೇಶ್ವರಸ್ಯ ಯತ್ ಪ್ರೇಮ ತಸ್ಮಾದ್ ಅಸ್ಮಾಕಂ ವಿಚ್ಛೇದಂ  
 ಜನಯಿತುಂ ಮೃತ್ಯು ಜೀವನಂ ವಾ ದಿವ್ಯದೂತಾ ವಾ ಬಲವನ್ನೋ  
 ಮುಖ್ಯದೂತಾ ವಾ ವರ್ತಮಾನೋ ವಾ ಭವಿಷ್ಯನ್ ಕಾಲೋ ವಾ

ಉಚ್ಚಪದಂ ವಾ ನೀಚಪದಂ ವಾಪರಂ ಕಿಮಪಿ ಸೃಷ್ಟವಸ್ತು 39  
ವೈತೇಷಾಂ ಕೇನಾಪಿ ನ ಶಕ್ಯಮಿತ್ಯಸ್ಮಿನ್ ದೃಢವಿಶ್ವಾಸೋ ಮಮಾಸ್ತೇ |

9 ಅಹಂ ಕಾಚ್ಛಿದ್ ಕಲ್ಪಿತಾಂ ಕಥಾಂ ನ ಕಥಯಾಮಿ, ಖ್ರೀಷ್ಣಸ್ಯ ಸಾಕ್ಷಾತ್  
ಸತ್ಯಮೇವ ಬ್ರವೀಮಿ ಪವಿತ್ರಸ್ಯಾತ್ಮನಃ ಸಾಕ್ಷಾನ್ ಮದೀಯಂ ಮನ  
ಏತತ್ ಸಾಕ್ಷ್ಯಂ ದದಾತಿ | 2 ಮಮಾನ್ತರತಿಶಯದುಃಖಂ ನಿರನ್ತರಂ  
ಖೇದಶ್ಚ 3 ತಸ್ಮಾದ್ ಅಹಂ ಸ್ವಜಾತೀಯಭ್ರಾತೃಣಾಂ ನಿಮಿತ್ತಾತ್  
ಸ್ವಯಂ ಖ್ರೀಷ್ಣಾಚ್ಛಾಪಾಕ್ರಾನ್ತೋ ಭವಿತುಮ್ ಐಚ್ಛಮ್ | 4 ಯತಸ್ತ  
ಇಸ್ರಾಯೇಲಸ್ಯ ವಂಶಾ ಅಪಿ ಚ ದತ್ತಕಪುತ್ರತ್ವಂ ತೇಜೋ ನಿಯಮೋ  
ವ್ಯವಸ್ಥಾದಾನಂ ಮನ್ನಿರೇ ಭಜನಂ ಪ್ರತಿಜ್ಞಾಃ ಪಿತೃಪುರುಷಗಣಶ್ಚೈತೇಷು  
ಸರ್ವೇಷು ತೇಷಾಮ್ ಅಧಿಕಾರೋಽಸ್ಮಿ | 5 ತತ್ ಕೇವಲಂ ನಹಿ ಕಿನ್ತು  
ಸರ್ವ್ವಾದ್ಯಕ್ಷಃ ಸರ್ವ್ವದಾ ಸಚ್ಚಿದಾನಂದ ಈಶ್ವರೋ ಯಃ ಖ್ರೀಷ್ಣಃ ಸೋಽಪಿ  
ಶಾರೀರಿಕಸಮ್ಮನ್ನೇನ ತೇಷಾಂ ವಂಶಸಮ್ಭವಃ | (aiṛṇ g165) 6 ಈಶ್ವರಸ್ಯ  
ವಾಕ್ಯಂ ವಿಫಲಂ ಜಾತಮ್ ಇತಿ ನಹಿ ಯತ್ಕಾರಣಾದ್ ಇಸ್ರಾಯೇಲೋ  
ವಂಶೇ ಯೇ ಜಾತಾಸ್ತೇ ಸರ್ವೇ ವಸ್ತುತ ಇಸ್ರಾಯೇಲೀಯಾ ನ ಭವನ್ತಿ | 7  
ಅಪರಮ್ ಇಬ್ರಾಹೀಮೋ ವಂಶೇ ಜಾತಾ ಅಪಿ ಸರ್ವೇ ತಸ್ಮೈವ ಸನ್ತಾನಾ  
ನ ಭವನ್ತಿ ಕಿನ್ತು ಇಸ್ರಾಕೋ ನಾಮ್ನಾ ತವ ವಂಶೋ ವಿಖ್ಯಾತೋ ಭವಿಷ್ಯತಿ |  
8 ಅರ್ಥಾತ್ ಶಾರೀರಿಕಸಂಸರ್ಗಾತ್ ಜಾತಾಃ ಸನ್ತಾನಾ ಯಾವನ್ತಸ್ತಾವನ್ತ  
ಏವೇಶ್ವರಸ್ಯ ಸನ್ತಾನಾ ನ ಭವನ್ತಿ ಕಿನ್ತು ಪ್ರತಿಶ್ರವಣಾದ್ ಯೇ ಜಾಯಂತೇ  
ತಏವೇಶ್ವರವಂಶೋ ಗಣ್ಯತೇ | 9 ಯತಸ್ತತ್ಪ್ರತಿಶ್ರುತೇ ವಾಕ್ಯಮೇತತ್,  
ಏತಾದೃಶೇ ಸಮಯೇ ಽಹಂ ಪುನರಾಗಮಿಷ್ಯಾಮಿ ತತ್ಪೂರ್ವ್ವಂ  
ಸಾರಾಯಾಃ ಪುತ್ರ ಏಕೋ ಜನಿಷ್ಯತೇ | 10 ಅಪರಮಪಿ ವದಾಮಿ  
ಸ್ವಮನೋಽಭಿಲಾಷತ ಈಶ್ವರೇಣ ಯನ್ನಿರೂಪಿತಂ ತತ್ ಕರ್ಮತೋ  
ನಹಿ ಕಿನ್ತಾಹ್ವಯಿತು ಜಾರ್ತಮೇತದ್ ಯಥಾ ಸಿದ್ಧ್ಯತಿ 11 ತದರ್ಥಂ  
ರಿಬ್ಬಾನಾಮಿಕಯಾ ಯೋಷಿತಾ ಜನ್ಮೈಕಸ್ಮಾದ್ ಅರ್ಥಾದ್ ಅಸ್ಮಾಕಮ್  
ಇಸ್ರಾಕಃ ಪೂರ್ವ್ವಪುರುಷಾದ್ ಗರ್ಭೇ ಧೃತೇ ತಸ್ಯಾಃ ಸನ್ತಾನಯೋಃ  
ಪ್ರಸವಾತ್ ಪೂರ್ವ್ವಂ ಕಿನ್ತು ತಯೋಃ ಶುಭಾಶುಭಕರ್ಮಣಃ ಕರಣಾತ್  
ಪೂರ್ವ್ವಂ 12 ತಾಂ ಪ್ರತೀದಂ ವಾಕ್ಯಮ್ ಉಕ್ತಂ, ಜ್ಯೇಷ್ಠಃ ಕನಿಷ್ಠಂ  
ಸೇವಿಷ್ಯತೇ, 13 ಯಥಾ ಲಿಖಿತಮ್ ಆಸ್ತೇ, ತಥಾಪ್ಯೇಷಾವಿ ನ ಪ್ರೀತ್ವಾ  
ಯಾಕೂಬಿ ಪ್ರೀತವಾನ್ ಅಹಂ | 14 ತರ್ಹಿ ವಯಂ ಕಿಂ ಬ್ರೂಮಃ?

ಈಶ್ವರಃ ಕಿಮ್ ಅನ್ಯಾಯಕಾರೀ? ತಥಾ ನ ಭವತು | 15 ಯತಃ ಸ ಸ್ವಯಂ  
 ಮೂಸಾಮ್ ಅವದತ್; ಅಹಂ ಯಸ್ಮಿನ್ ಅನುಗ್ರಹಂ ಚಿಕೀರ್ಷಾಮಿ  
 ತಮೇವಾನುಗೃಹ್ಯಾಮಿ, ಯಜ್ಞದಯಿತುಮ್ ಇಚ್ಛಾಮಿ ತಮೇವ ದಯೇ |  
 16 ಅತಃವೇಚ್ಛತಾ ಯತಮಾನೇನ ವಾ ಮಾನವೇನ ತನ್ನ ಸಾಧ್ಯತೇ  
 ದಯಾಕಾರಿಣೇಶ್ವರೇಣೈವ ಸಾಧ್ಯತೇ | 17 ಫಿರೌಣಿ ಶಾಸ್ತ್ರೇ ಲಿಖತಿ,  
 ಅಹಂ ತ್ವದ್ವಾರಾ ಮತ್ಪರಾಕ್ರಮಂ ದರ್ಶಯಿತುಂ ಸರ್ವಪೃಥಿವ್ಯಾಂ  
 ನಿಜನಾಮ ಪ್ರಕಾಶಯಿತುಜ್ಞ ತ್ವಾಂ ಸ್ಥಾಪಿತವಾನ್ | 18 ಅತಃ ಸ ಯಮ್  
 ಅನುಗ್ರಹೀತುಮ್ ಇಚ್ಛತಿ ತಮೇವಾನುಗೃಹ್ಯಾತಿ, ಯಜ್ಞ ನಿಗ್ರಹೀತುಮ್  
 ಇಚ್ಛತಿ ತಂ ನಿಗೃಹ್ಯಾತಿ | 19 ಯದಿ ವದಸಿ ತರ್ಹಿ ಸ ದೋಷಂ ಕುತೋ  
 ಗೃಹ್ಯಾತಿ? ತದೀಯೇಚ್ಛಾಯಾಃ ಪ್ರತಿಬಂಧಕತ್ವಂ ಕರ್ತುಂ ಕಸ್ಯ ಸಾಮರ್ಥ್ಯಂ  
 ವಿದ್ಯತೇ? 20 ಹೇ ಈಶ್ವರಸ್ಯ ಪ್ರತಿಪಕ್ಷ ಮರ್ತ್ಯ ತ್ವಂ ಕಃ? ಏತಾದೃಶಂ ಮಾಂ  
 ಕುತಃ ಸೃಷ್ಟವಾನ್? ಇತಿ ಕಥಾಂ ಸೃಷ್ಟವಸ್ತು ಸೃಷ್ಟೇ ಕಿಂ ಕಥಯಿಷ್ಯತಿ? 21  
 ಏಕಸ್ಮಾನ್ ಮೃತ್ಪಿಣ್ಡಾದ್ ಉತ್ಪೃಷ್ಟಾಪಕೃಷ್ಟೌ ದ್ವಿವಿಧೌ ಕಲಶೌ ಕರ್ತುಂ ಕಿಂ  
 ಕುಲಾಲಸ್ಯ ಸಾಮರ್ಥ್ಯಂ ನಾಸ್ತಿ? 22 ಈಶ್ವರಃ ಕೋಪಂ ಪ್ರಕಾಶಯಿತುಂ  
 ನಿಜಶಕ್ತಿಂ ಜ್ಞಾಪಯಿತುಇಚ್ಛೇಚ್ಛನ್ ಯದಿ ವಿನಾಶಸ್ಯ ಯೋಗ್ಯಾನಿ  
 ಕ್ರೋಧಭಾಜನಾನಿ ಪ್ರತಿ ಬಹುಕಾಲಂ ದೀರ್ಘಸಹಿಷ್ಣುತಾಮ್ ಆಶ್ರಯತಿ;  
 23 ಅಪರಜ್ಞ ವಿಭವಪ್ರಾಪ್ತರ್ಥಂ ಪೂರ್ವಂ ನಿಯುಕ್ತಾನ್ಯನುಗ್ರಹಪಾತ್ರಾಣಿ  
 ಪ್ರತಿ ನಿಜವಿಭವಸ್ಯ ಬಾಹುಲ್ಯಂ ಪ್ರಕಾಶಯಿತುಂ ಕೇವಲಯಿಹೂದಿನಾಂ  
 ನಹಿ ಭಿನ್ನದೇಶಿನಾಮಪಿ ಮಧ್ಯಾದ್ 24 ಅಸ್ಮಾನಿವ ತಾನ್ಯಾಹ್ವಯತಿ  
 ತತ್ರ ತವ ಕಿಂ? 25 ಹೋಶೇಯಗ್ರನ್ಥೇ ಯಥಾ ಲಿಖಿತಮ್  
 ಆಸ್ತೇ, ಯೋ ಲೋಕೋ ಮಮ ನಾಸೀತ್ ತಂ ವದಿಷ್ಯಾಮಿ  
 ಮದೀಯಕಂ | ಯಾ ಜಾತಿ ಮೇಽಪ್ರಿಯಾ ಚಾಸೀತ್ ತಾಂ  
 ವದಿಷ್ಯಾಮ್ಯಹಂ ಪ್ರಿಯಾಂ | 26 ಯೂಯಂ ಮದೀಯಲೋಕಾ  
 ನ ಯತ್ರೇತಿ ವಾಕ್ಯಮೌಚ್ಯತ | ಅಮರೇಶಸ್ಯ ಸನ್ತಾನಾ ಇತಿ ಖ್ಯಾಸ್ಯಂತಿ  
 ತತ್ರ ತೇ | 27 ಇಸ್ರಾಯೇಲೀಯಲೋಕೇಷು ಯಿಶಾಯಿಯೋಽಪಿ  
 ವಾಚಮೇತಾಂ ಪ್ರಾಚಾರಯತ್, ಇಸ್ರಾಯೇಲೀಯವಂಶಾನಾಂ  
 ಯಾ ಸಂಖ್ಯಾ ಸಾ ತು ನಿಶ್ಚಿತಂ | ಸಮುದ್ರಸಿಕತಾಸಂಖ್ಯಾಸಮಾನಾ  
 ಯದಿ ಜಾಯತೇ | ತಥಾಪಿ ಕೇವಲಂ ಲೋಕೈರಲ್ಪೈಸ್ತ್ರಾಣಂ  
 ವ್ರಜಿಷ್ಯತೇ | 28 ಯತೋ ನ್ಯಾಯೇನ ಸ್ವಂ ಕರ್ಮ ಪರೇಶಃ

ಸಾಧಯಿಷ್ಯತಿ | ದೇಶೇ ಸಏವ ಸಂಕ್ಷೇಪಾನ್ನಿಜಂ ಕರ್ಮ ಕರಿಷ್ಯತಿ | 29  
ಯಿಶಾಯಿಯೋಽಪರಮಪಿ ಕಥಯಾಮಾಸ, ಸೈನ್ಯಾದ್ಯಕ್ಷಪರೇಶೇನ  
ಚೇತ್ ಕಿಂಚಿನ್ನೋದಶಿಷ್ಯತ | ತದಾ ವಯಂ ಸಿದೋಮೇವಾಭವಿಷ್ಯಾಮ  
ವಿನಿಶ್ಚಿತಂ | ಯದ್ವಾ ವಯಮ್ ಅಮೋರಾಯಾ ಅಗಮಿಷ್ಯಾಮ  
ತುಲ್ಯತಾಂ | 30 ತರ್ಹಿ ವಯಂ ಕಿಂ ವಕ್ಷ್ಯಾಮಃ? ಇತರದೇಶೀಯಾ  
ಲೋಕಾ ಅಪಿ ಪುಣ್ಯಾರ್ಥಮ್ ಅಯತಮಾನಾ ವಿಶ್ವಾಸೇನ ಪುಣ್ಯಮ್  
ಅಲಭನ್ತಃ | 31 ಕಿನ್ತ್ವಿಸ್ರಾಯೇಲ್ಲೋಕಾ ವ್ಯವಸ್ಥಾಪಾಲನೇನ ಪುಣ್ಯಾರ್ಥಂ  
ಯತಮಾನಾಸ್ತನ್ ನಾಲಭನ್ತ | 32 ತಸ್ಯ ಕಿಂ ಕಾರಣಂ? ತೇ ವಿಶ್ವಾಸೇನ  
ನಹಿ ಕಿನ್ತು ವ್ಯವಸ್ಥಾಯಾಃ ಕ್ರಿಯಯಾ ಚೇಷ್ಟಿತ್ವಾ ತಸ್ಮಿನ್ ಸ್ವಲನಜನಕೇ  
ಪಾಷಾಣೇ ಪಾದಸ್ಥಲನಂ ಪ್ರಾಪ್ತಾಃ | 33 ಲಿಖಿತಂ ಯಾದೃಶಮ್ ಆಸ್ತೇ,  
ಪಶ್ಯ ಪಾದಸ್ಥಲಾರ್ಥಂ ಹಿ ಸೀಯೋನಿ ಪ್ರಸ್ತರನ್ತಥಾ | ಬಾಧಾಕಾರಣ್ಣ  
ಪಾಷಾಣಂ ಪರಿಸ್ಥಾಪಿತವಾನಹಮ್ | ವಿಶ್ವಸಿಷ್ಯತಿ ಯಸ್ತತ್ರ ಸ ಜನೋ ನ  
ತ್ರಪಿಷ್ಯತೇ |

**10** ಹೇ ಭ್ರಾತರ ಇಸ್ರಾಯೇಲೀಯಲೋಕಾ ಯತ್ ಪರಿತ್ರಾಣಂ  
ಪ್ರಾಪ್ತುವನ್ತಿ ತದಹಂ ಮನಸಾಭಿಲಷನ್ ಈಶ್ವರಸ್ಯ ಸಮೀಪೇ  
ಪ್ರಾರ್ಥಯೇ | 2 ಯತ ಈಶ್ವರೇ ತೇಷಾಂ ಚೇಷ್ಟಾ ವಿದ್ಯತ ಇತ್ಯತ್ರಾಹಂ  
ಸಾಕ್ಷ್ಯಸ್ಮಿ; ಕಿನ್ತು ತೇಷಾಂ ಸಾ ಚೇಷ್ಟಾ ಸಜ್ಜಾನಾ ನಹಿ, 3 ಯತಸ್ತ  
ಈಶ್ವರದತ್ತಂ ಪುಣ್ಯಮ್ ಅವಿಜ್ಞಾಯ ಸ್ವಕೃತಪುಣ್ಯಂ ಸ್ಥಾಪಯಿತುಮ್  
ಚೇಷ್ಟಮಾನಾ ಈಶ್ವರದತ್ತಸ್ಯ ಪುಣ್ಯಸ್ಯ ನಿಷ್ಠತ್ತಂ ನ ಸ್ವೀಕುರ್ವನ್ತಿ | 4  
ಖ್ರೀಷ್ಟ ಏಕೈಕವಿಶ್ವಾಸಿಜನಾಯ ಪುಣ್ಯಂ ದಾತುಂ ವ್ಯವಸ್ಥಾಯಾಃ  
ಫಲಸ್ವರೂಪೋ ಭವತಿ | 5 ವ್ಯವಸ್ಥಾಪಾಲನೇನ ಯತ್ ಪುಣ್ಯಂ ತತ್  
ಮೂಸಾ ವರ್ಣಯಾಮಾಸ, ಯಥಾ, ಯೋ ಜನಸ್ತಾಂ ಪಾಲಯಿಷ್ಯತಿ ಸ  
ತದ್ವಾರಾ ಜೀವಿಷ್ಯತಿ | 6 ಕಿನ್ತು ಪ್ರತ್ಯಯೇನ ಯತ್ ಪುಣ್ಯಂ ತದ್  
ಏತಾದೃಶಂ ವಾಕ್ಯಂ ವದತಿ, ಕಃ ಸ್ವರ್ಗಮ್ ಆರುಹ್ಯ ಖ್ರೀಷ್ಟಮ್  
ಅವರೋಹಯಿಷ್ಯತಿ? 7 ಕೋ ವಾ ಪ್ರೇತಲೋಕಮ್ ಅವರುಹ್ಯ  
ಖ್ರೀಷ್ಟಂ ಮೃತಗಣಮಧ್ಯಾದ್ ಆನೇಷ್ಟತೀತಿ ವಾಕ್ ಮನಸಿ ತ್ವಯಾ ನ  
ಗದಿತವ್ಯಾ | (Abyssos g12) 8 ತರ್ಹಿ ಕಿಂ ಬ್ರವೀತಿ? ತದ್ ವಾಕ್ಯಂ ತವ  
ಸಮೀಪಸ್ಥಮ್ ಅರ್ಥಾತ್ ತವ ವದನೇ ಮನಸಿ ಚಾಸ್ತೇ, ತಚ್ಚ ವಾಕ್ಯಮ್  
ಅಸ್ಮಾಭಿಃ ಪ್ರಚಾರ್ಯಮಾಣಂ ವಿಶ್ವಾಸಸ್ಯ ವಾಕ್ಯಮೇವ | 9 ವಸ್ತುತಃ

ಪ್ರಭುಂ ಯೀಶುಂ ಯದಿ ವದನೇನ ಸ್ವೀಕರೋಷಿ, ತಥೇಶ್ವರಸ್ತಂ  
 ಶ್ರುಶಾನಾದ್ ಉದಸ್ಥಾಪಯದ್ ಇತಿ ಯದ್ಯನ್ತಃಕರಣೇನ ವಿಶ್ವಸಿಷಿ ತರ್ಹಿ  
 ಪರಿತ್ರಾಣಂ ಲಪ್ಸ್ಯಸೇ | 10 ಯಸ್ಮಾತ್ ಪುಣ್ಯಪ್ರಾರ್ಥಮ್  
 ಅನ್ತಃಕರಣೇನ ವಿಶ್ವಸಿತವ್ಯಂ ಪರಿತ್ರಾಣಾರ್ಥಂ ವದನೇನ  
 ಸ್ವೀಕರ್ತವ್ಯಂ | 11 ಶಾಸ್ತ್ರೇ ಯಾದೃಶಂ ಲಿಖತಿ ವಿಶ್ವಸಿಷ್ಯತಿ ಯಸ್ತತ್ರ ಸ  
 ಜನೋ ನ ತ್ರಪಿಷ್ಯತೇ | 12 ಇತ್ಯತ್ರ ಯಿಹೂದಿನಿ ತದನ್ಯಲೋಕೇ ಚ  
 ಕೋಪಿ ವಿಶೇಷೋ ನಾಸ್ತಿ ಯಸ್ಮಾದ್ ಯಃ ಸರ್ವೇಷಾಮ್ ಅದ್ವಿತೀಯಃ  
 ಪ್ರಭುಃ ಸ ನಿಜಯಾಚಕಾನ ಸರ್ವಾನ್ ಪ್ರತಿ ವದಾನ್ಯೋ ಭವತಿ | 13  
 ಯತಃ, ಯಃ ಕಶ್ಚಿತ್ ಪರಮೇಶಸ್ಯ ನಾಮ್ನಾ ಹಿ ಪ್ರಾರ್ಥಯಿಷ್ಯತೇ | ಸ  
 ಏವ ಮನುಜೋ ನೂನಂ ಪರಿತ್ರಾತೋ ಭವಿಷ್ಯತಿ | 14 ಯಂ ಯೇ  
 ಜನಾ ನ ಪ್ರತ್ಯಾಯನ್ ತೇ ತಮುದ್ದಿಶ್ಯ ಕಥಂ ಪ್ರಾರ್ಥಯಿಷ್ಯಂತೇ? ಯೇ  
 ವಾ ಯಸ್ಯಾಖ್ಯಾನಂ ಕದಾಪಿ ನ ಶ್ರುತವನ್ತಸ್ತೇ ತಂ ಕಥಂ ಪ್ರತ್ಯೇಷ್ಯಂತಿ?  
 ಅಪರಂ ಯದಿ ಪ್ರಚಾರಯಿತಾರೋ ನ ತಿಷ್ಯಂತಿ ತದಾ ಕಥಂ ತೇ  
 ಶ್ರೋಷ್ಯಂತಿ? 15 ಯದಿ ವಾ ಪ್ರೇರಿತಾ ನ ಭವಂತಿ ತದಾ ಕಥಂ  
 ಪ್ರಚಾರಯಿಷ್ಯಂತಿ? ಯಾದೃಶಂ ಲಿಖಿತಮ್ ಆಸ್ತೇ, ಯಥಾ, ಮಾಙ್ಗಲಿಕಂ  
 ಸುಸಂವಾದಂ ದದತ್ಯಾನೀಯ ಯೇ ನರಾಃ | ಪ್ರಚಾರಯಂತಿ ಶಾನ್ತೇಶ್ಚ  
 ಸುಸಂವಾದಂ ಜನಾಸ್ತು ಯೇ | ತೇಷಾಂ ಚರಣಪದ್ಮಾನಿ ಕೀದೃಕ್  
 ಶೋಭಾನ್ವಿತಾನಿ ಹಿ | 16 ಕಿನ್ತು ತೇ ಸರ್ವೇ ತಂ ಸುಸಂವಾದಂ ನ  
 ಗೃಹೀತವನ್ತಃ | ಯಿಶಾಯಿಯೋ ಯಥಾ ಲಿಖಿತವಾನ್ |  
 ಅಸ್ಮತ್ಪ್ರಚಾರಿತೇ ವಾಕ್ಯೇ ವಿಶ್ವಾಸಮಕರೋದ್ಧಿ ಕಃ | 17 ಅತಏವ  
 ಶ್ರವಣಾದ್ ವಿಶ್ವಾಸ ಏಶ್ವರವಾಕ್ಯಪ್ರಚಾರಾತ್ ಶ್ರವಣಂ ಭವತಿ | 18  
 ತರ್ಹ್ಯಹಂ ಬ್ರವೀಮಿ ತೈಃ ಕಿಂ ನಾಶ್ರಾವಿ? ಅವಶ್ಯಮ್ ಅಶ್ರಾವಿ,  
 ಯಸ್ಮಾತ್ ತೇಷಾಂ ಶಬ್ದೋ ಮಹೀಂ ವ್ಯಾಪ್ನೋದ್ ವಾಕ್ಯಂ ನಿಖಿಲಂ  
 ಜಗತ್ | 19 ಅಪರಮಪಿ ವದಾಮಿ, ಇಸ್ರಾಯೇಲೀಯಲೋಕಾಃ ಕಿಮ್  
 ಏತಾಂ ಕಥಾಂ ನ ಬುದ್ಧಂತೇ? ಪ್ರಥಮತೋ ಮೂಸಾ ಇದಂ ವಾಕ್ಯಂ  
 ಪ್ರೋವಾಚ, ಅಹಮುತ್ತಾಪಯಿಷ್ಯೇ ತಾನ್ ಅಗಣ್ಯಮಾನವೈರಪಿ |  
 ಕ್ಲೇಕ್ಷ್ಯಾಮಿ ಜಾತಿಮ್ ಏತಾಂ ಪ್ರೋವೃತ್ತಭಿನ್ನಜಾತಿಭಿಃ | 20 ಅಪರಂ  
 ಯಿಶಾಯಿಯೋಽತಿಶಯಾಕ್ಷೋಭೇಣ ಕಥಯಾಮಾಸ, ಯಥಾ, ಅಧಿ  
 ಮಾಂ ಯೈಸ್ತು ನಾಚೇಷ್ಟಿ ಸಮ್ರಾಪ್ತಸೈ ಜನ್ಮೈರಹಂ | ಅಧಿ

ಮಾಂ ಯೈ ನ೯ ಸಮ್ಪೂಷ್ಣಂ ವಿಜ್ಞಾತಸೈ ಜಢೈರಹಂ|| 21

ಕಿನ್ವಿಸ್ರಾಯೇಲೀಯಲೋಕಾನ್ ಅಧಿ ಕಥಯಾಚ್ಛಕಾರ,  
ಯೈರಾಜ್ಞಾಲಜ್ಞೈಭಿ ಲೋಕೈ ವಿರುದ್ಧಂ ವಾಕ್ಯಮುಚ್ಯತೇ | ತಾನ್  
ಪ್ರತ್ಯೇವ ದಿನಂ ಕೃತ್ಸಂ ಹಸ್ತೌ ವಿಸ್ತಾರಯಾಮ್ಯಹಂ ||

**11** ಈಶ್ವರೇಣ ಸ್ವೀಕೀಯಲೋಕಾ ಅಪಸಾರಿತಾ ಅಹಂ ಕಿಮ್  
ಈದೃಶಂ ವಾಕ್ಯಂ ಬ್ರವೀಮಿ? ತನ್ನ ಭವತು ಯತೋಽಹಮಪಿ  
ಬಿನ್ಯಾಮೀನಗೋತ್ರೀಯ ಇಬ್ರಾಹೀಮವಂಶೀಯ  
ಇಸ್ರಾಯೇಲೀಯಲೋಕೋಽಸ್ಮಿ| 2 ಈಶ್ವರೇಣ ಪೂರ್ವ್ವಂ ಯೇ  
ಪ್ರದೃಷ್ಟಾಸ್ತೇ ಸ್ವಕೀಯಲೋಕಾ ಅಪಸಾರಿತಾ ಇತಿ ನಹಿ | ಅಪರಮ್  
ಏಲಿಯೋಪಾಖ್ಯಾನೇ ಶಾಸ್ತ್ರೇ ಯಲ್ಲಿಖಿತಮ್ ಆಸ್ತೇ ತದ್ ಯೂಯಂ  
ಕಿಂ ನ ಜಾನೀಥ? 3 ಹೇ ಪರಮೇಶ್ವರ ಲೋಕಾಸ್ವದೀಯಾಃ ಸರ್ವ್ವಾ  
ಯಜ್ಞವೇದೀರಭಿಜ್ಞಾನ್ ತಥಾ ತವ ಭವಿಷ್ಯದ್ವಾದಿನಃ ಸರ್ವ್ವಾನ್  
ಅಘ್ನಾನ್ ಕೇವಲ ಏಕೋಽಹಮ್ ಅವಶಿಷ್ಟ ಆಸೇ ತೇ ಮಮಾಪಿ  
ಪ್ರಾಣಾನ್ ನಾಶಯಿತುಂ ಚೇಷ್ಟನತೇ, ಏತಾಂ ಕಥಾಮ್  
ಇಸ್ರಾಯೇಲೀಯಲೋಕಾನಾಂ ವಿರುದ್ಧಮ್ ಏಲಿಯ ಈಶ್ವರಾಯ  
ನಿವೇದಯಾಮಾಸ| 4 ತತಸ್ತಂ ಪ್ರತೀಶ್ವರಸ್ಯೋತ್ತರಂ ಕಿಂ ಜಾತಂ?  
ಬಾಲ್ಯಾಷ್ಟೋ ದೇವಸ್ಯ ಸಾಕ್ಷಾತ್ ಯೈ ಜಾರ್ನಾನಿ ನ ಪಾತಿತಾನಿ  
ತಾದೃಶಾಃ ಸಪ್ತ ಸಹಸ್ರಾಣಿ ಲೋಕಾ ಅವಶೇಷಿತಾ ಮಯಾ| 5 ತದ್ವದ್  
ಏತಸ್ಮಿನ್ ವರ್ತಮಾನಕಾಲೇಽಪಿ ಅನುಗ್ರಹೇಣಾಭಿರುಚಿತಾಸ್ತೇಷಾಮ್  
ಅವಶಿಷ್ಟಾಃ ಕತಿಪಯಾ ಲೋಕಾಃ ಸನ್ತಿ| 6 ಅತಏವ ತದ್  
ಯದ್ಯನುಗ್ರಹೇಣ ಭವತಿ ತರ್ಹಿ ಕ್ರಿಯಯಾ ನ ಭವತಿ ನೋ ಚೇದ್  
ಅನುಗ್ರಹೋಽನನುಗ್ರಹ ಏವ, ಯದಿ ವಾ ಕ್ರಿಯಯಾ ಭವತಿ  
ತರ್ಹ್ಯನುಗ್ರಹೇಣ ನ ಭವತಿ ನೋ ಚೇತ್ ಕ್ರಿಯಾ ಕ್ರಿಯೈವ ನ  
ಭವತಿ| 7 ತರ್ಹಿ ಕಿಂ? ಇಸ್ರಾಯೇಲೀಯಲೋಕಾ ಯದ್  
ಅಮೃಗಯನ್ತ ತನ್ನ ಪ್ರಾಪುಃ| ಕಿನ್ವಭಿರುಚಿತಲೋಕಾಸ್ತತ್  
ಪ್ರಾಪುಸ್ತದನ್ಯೇ ಸರ್ವ್ವ ಅನ್ಧೀಭೂತಾಃ| 8 ಯಥಾ ಲಿಖಿತಮ್ ಆಸ್ತೇ,  
ಘೋರನಿದ್ರಾಲುತಾಭಾವಂ ದೃಷ್ಟಿಹೀನೇ ಚ ಲೋಚನೇ| ಕರ್ಣೌ  
ಶ್ರುತಿವಿಹೀನೌ ಚ ಪ್ರದದೌ ತೇಭ್ಯ ಈಶ್ವರಃ|| 9 ಏತೇಸ್ಮಿನ್  
ದಾಯೂದಪಿ ಲಿಖಿತವಾನ್ ಯಥಾ, ಅತೋ ಭುಕ್ತ್ಯಾಸನಂ ತೇಷಾಮ್

ಉನ್ನಾಥವದ್ ಭವಿಷ್ಯತಿ | ವಾ ವಂಶಯನ್ತ್ರವದ್ ಬಾಧಾ ದಣ್ಣವದ್ ವಾ  
 ಭವಿಷ್ಯತಿ || 10 ಭವಿಷ್ಯಂತಿ ತಥಾನ್ಧಾಸ್ತೇ ನೇತ್ರೈಃ ಪಶ್ಯಂತಿ ನೋ ಯಥಾ |  
 ವೇಪಥುಃ ಕಟಿದೇಶಸ್ಯ ತೇಷಾಂ ನಿತ್ಯಂ ಭವಿಷ್ಯತಿ || 11 ಪತನಾರ್ಥಂ  
 ತೇ ಸ್ವಲಿತವನ್ತ ಇತಿ ವಾಚಂ ಕಿಮಹಂ ವದಾಮಿ? ತನ್ನ ಭವತು  
 ಕಿನ್ನು ತಾನ್ ಉದ್ಯೋಗಿನಃ ಕರ್ತುಂ ತೇಷಾಂ ಪತನಾದ್  
 ಇತರದೇಶೀಯಲೋಕೈಃ ಪರಿತ್ರಾಣಂ ಪ್ರಾಪ್ತಂ | 12 ತೇಷಾಂ ಪತನಂ  
 ಯದಿ ಜಗತೋ ಲೋಕಾನಾಂ ಲಾಭಜನಕಮ್ ಅಭವತ್ ತೇಷಾಂ  
 ಹ್ರಾಸೋಽಪಿ ಯದಿ ಭಿನ್ನದೇಶಿನಾಂ ಲಾಭಜನಕೋಽಭವತ್ ತರ್ಹಿ  
 ತೇಷಾಂ ವೃದ್ಧಿಃ ಕತಿ ಲಾಭಜನಿಕಾ ಭವಿಷ್ಯತಿ? 13 ಅತೋ ಹೇ  
 ಅನ್ಯದೇಶಿನೋ ಯುಷ್ಮಾನ್ ಸಮ್ಪೋದ್ಯ ಕಥಯಾಮಿ ನಿಜಾನಾಂ  
 ಜ್ಞಾತಿಬನ್ಧನಾಂ ಮನಃಸೂದ್ಯೋಗಂ ಜನಯನ್ ತೇಷಾಂ ಮಧ್ಯೇ  
 ಕಿಯತಾಂ ಲೋಕಾನಾಂ ಯಥಾ ಪರಿತ್ರಾಣಂ ಸಾಧಯಾಮಿ 14  
 ತನ್ನಿಮಿತ್ತಮ್ ಅನ್ಯದೇಶಿನಾಂ ನಿಕಟೇ ಪ್ರೇರಿತಃ ಸನ್ ಅಹಂ ಸ್ವಪದಸ್ಯ  
 ಮಹಿಮಾನಂ ಪ್ರಕಾಶಯಾಮಿ | 15 ತೇಷಾಂ ನಿಗ್ರಹೇಣ ಯದೀಶ್ವರೇಣ  
 ಸಹ ಜಗತೋ ಜನಾನಾಂ ಮೇಲನಂ ಜಾತಂ ತರ್ಹಿ ತೇಷಾಮ್  
 ಅನುಗೃಹೀತತ್ವಂ ಮೃತದೇಹೇ ಯಥಾ ಜೀವನಲಾಭಸ್ತದ್ವತ್ ಕಿಂ ನ  
 ಭವಿಷ್ಯತಿ? 16 ಅಪರಂ ಪ್ರಥಮಜಾತಂ ಫಲಂ ಯದಿ ಪವಿತ್ರಂ ಭವತಿ  
 ತರ್ಹಿ ಸರ್ವಮೇವ ಫಲಂ ಪವಿತ್ರಂ ಭವಿಷ್ಯತಿ; ತಥಾ ಮೂಲಂ ಯದಿ  
 ಪವಿತ್ರಂ ಭವತಿ ತರ್ಹಿ ಶಾಖಾ ಅಪಿ ತಥೈವ ಭವಿಷ್ಯಂತಿ | 17  
 ಕಿಯತೀನಾಂ ಶಾಖಾನಾಂ ಛೇದನೇ ಕೃತೇ ತ್ವಂ ವನ್ಯಜಿತವೃಕ್ಷಸ್ಯ  
 ಶಾಖಾ ಭೂತ್ವಾ ಯದಿ ತಚ್ಛಾಖಾನಾಂ ಸ್ಥಾನೇ ರೋಪಿತಾ ಸತಿ  
 ಜಿತವೃಕ್ಷೀಯಮೂಲಸ್ಯ ರಸಂ ಭುಂಕ್ಷೇ, 18 ತರ್ಹಿ ತಾಸಾಂ  
 ಭಿನ್ನಶಾಖಾನಾಂ ವಿರುದ್ಧಂ ಮಾಂ ಗರ್ವೀಃ; ಯದಿ ಗರ್ವಸಿ ತರ್ಹಿ ತ್ವಂ  
 ಮೂಲಂ ಯನ್ನ ಧಾರಯಸಿ ಕಿನ್ನು ಮೂಲಂ ತ್ವಾಂ ಧಾರಯತೀತಿ  
 ಸಂಸ್ಮರ | 19 ಅಪರಂ ಯದಿ ವದಸಿ ಮಾಂ ರೋಪಯಿತುಂ ತಾಃ  
 ಶಾಖಾ ವಿಭನ್ನಾ ಅಭವನ್; 20 ಭದ್ರಮ್, ಅಪ್ರತ್ಯಯಕಾರಣಾತ್ ತೇ  
 ವಿಭಿನ್ನಾ ಜಾತಾಸ್ತಥಾ ವಿಶ್ವಾಸಕಾರಣಾತ್ ತ್ವಂ ರೋಪಿತೋ  
 ಜಾತಸ್ತಸ್ಮಾದ್ ಅಹಚ್ಛಾರಮ್ ಅಕೃತ್ವಾ ಸಸಾದ್ವಸೋ ಭವ | 21 ಯತ  
 ಈಶ್ವರೋ ಯದಿ ಸ್ವಾಭಾವಿಕೀಃ ಶಾಖಾ ನ ರಕ್ಷತಿ ತರ್ಹಿ ಸಾವಧಾನೋ



ಭವ ಚೇತ್ ತ್ವಾಮಪಿ ನ ಸ್ಥಾಪಯತಿ | 22 ಇತ್ಯತ್ರೇಶ್ವರಸ್ಯ ಯಾದೃಶೀ  
 ಕೃಪಾ ತಾದೃಶಂ ಭಯಾನಕತ್ವಮಪಿ ತ್ವಯಾ ದೃಶ್ಯತಾಂ; ಯೇ  
 ಪತಿತಾಸ್ತಾನ್ ಪ್ರತಿ ತಸ್ಯ ಭಯಾನಕತ್ವಂ ದೃಶ್ಯತಾಂ, ತ್ವಣ್ಣ ಯದಿ  
 ತತ್ಕೃಪಾಶ್ರಿತಸ್ತಿಷ್ಯಸಿ ತರ್ಹಿ ತ್ವಾಂ ಪ್ರತಿ ಕೃಪಾ ದ್ರಕ್ಷ್ಯತೇ; ನೋ ಚೇತ್  
 ತ್ವಮಪಿ ತದ್ವತ್ ಛಿನ್ನೋ ಭವಿಷ್ಯಸಿ | 23 ಅಪರಣ್ಣ ತೇ ಯದೃಪ್ರತ್ಯಯೇ  
 ನ ತಿಷ್ಠಂತಿ ತರ್ಹಿ ಪುನರಪಿ ರೋಪಯಿಷ್ಯಂತೇ ಯಸ್ಮಾತ್ ತಾನ್ ಪುನರಪಿ  
 ರೋಪಯಿತುಮ್ ಇಶ್ವರಸ್ಯ ಶಕ್ತಿರಾಸ್ತೇ | 24 ವನ್ಯಜಿತವೃಕ್ಷಸ್ಯ ಶಾಖಾ  
 ಸನ್ ತ್ವಂ ಯದಿ ತತಶ್ಚಿನ್ನೋ ರೀತಿವ್ಯತ್ಯಯೇನೋತ್ತಮಜಿತವೃಕ್ಷೇ  
 ರೋಪಿತೋಽಭವಸ್ತರ್ಹಿ ತಸ್ಯ ವೃಕ್ಷಸ್ಯ ಸ್ವೀಯಾ ಯಾಃ ಶಾಖಾಸ್ತಾಃ ಕಿಂ  
 ಪುನಃ ಸ್ವವೃಕ್ಷೇ ಸಂಲಗಿತುಂ ನ ಶಕ್ನುವನ್ತಿ? 25 ಹೇ ಭ್ರಾತರೋ  
 ಯುಷ್ಮಾಕಮ್ ಆತ್ಮಾಭಿಮಾನೋ ಯನ್ನ ಜಾಯತೇ ತದರ್ಥಂ  
 ಮಮೇದೃಶೀ ವಾಙ್ಮಾ ಭವತಿ ಯೂಯಂ ಏತನ್ನಿಗೂಢತತ್ತ್ವಮ್  
 ಅಜಾನನ್ನೋ ಯನ್ನ ತಿಷ್ಠಥ; ವಸ್ತುತೋ ಯಾವತ್ಕಾಲಂ  
 ಸಮ್ಪೂರ್ಣರೂಪೇಣ ಭಿನ್ನದೇಶಿನಾಂ ಸಂಗ್ರಹೋ ನ ಭವಿಷ್ಯತಿ  
 ತಾವತ್ಕಾಲಮ್ ಅಂಶತ್ವೇನ ಇಸ್ರಾಯೇಲೀಯಲೋಕಾನಾಮ್  
 ಅನ್ಧತಾ ಸ್ಥಾಸ್ಯತಿ; 26 ಪಶ್ಚಾತ್ ತೇ ಸರ್ವೇ ಪರಿತ್ರಾಸ್ಯಂತೇ;  
 ಏತಾದೃಶಂ ಲಿಖಿತಮಪ್ಯಾಸ್ತೇ, ಆಗಮಿಷ್ಯತಿ ಸೀಯೋನಾದ್ ಏಕೋ  
 ಯಸ್ಮಾಣದಾಯಕಃ | ಅಧರ್ಮಂ ಯಾಕುಬೋ ವಂಶಾತ್ ಸ ತು  
 ದೂರೀಕರಿಷ್ಯತಿ | 27 ತಥಾ ದೂರೀಕರಿಷ್ಯಾಮಿ ತೇಷಾಂ ಪಾಪಾನ್ಯಹಂ  
 ಯದಾ | ತದಾ ತೈರೇವ ಸಾರ್ಧಂ ಮೇ ನಿಯಮೋಽಯಂ ಭವಿಷ್ಯತಿ |  
 28 ಸುಸಂವಾದಾತ್ ತೇ ಯುಷ್ಮಾಕಂ ವಿಪಕ್ಷಾ ಅಭವನ್  
 ಕಿನ್ತ್ವಭಿರುಚಿತತ್ವಾತ್ ತೇ ಪಿತೃಲೋಕಾನಾಂ ಕೃತೇ ಪ್ರಿಯಪಾತ್ರಾಣಿ  
 ಭವನ್ತಿ | 29 ಯತ ಈಶ್ವರಸ್ಯ ದಾನಾದ್ ಆಹ್ವಾನಾಙ್ಗ ಪಶ್ಚಾತ್ತಾಪೋ ನ  
 ಭವತಿ | 30 ಅತಃಪವ ಪೂರ್ವಮ್ ಈಶ್ವರೇಽವಿಶ್ವಾಸಿನಃ ಸನ್ನೋಽಪಿ  
 ಯೂಯಂ ಯದ್ವತ್ ಸಮ್ಪ್ರತಿ ತೇಷಾಮ್ ಅವಿಶ್ವಾಸಕಾರಣಾದ್  
 ಈಶ್ವರಸ್ಯ ಕೃಪಾಪಾತ್ರಾಣಿ ಜಾತಾಸ್ತದ್ವದ್ 31 ಇದಾನೀಂ ತೇಽವಿಶ್ವಾಸಿನಃ  
 ಸಂತಿ ಕಿನ್ತು ಯುಷ್ಮಾಭಿ ಲಬ್ಧಕೃಪಾಕಾರಣಾತ್ ತೈರಪಿ ಕೃಪಾ ಲಪ್ಸ್ಯತೇ |  
 32 ಈಶ್ವರಃ ಸರ್ವಾನ್ ಪ್ರತಿ ಕೃಪಾಂ ಪ್ರಕಾಶಯಿತುಂ ಸರ್ವಾನ್  
 ಅವಿಶ್ವಾಸಿತ್ವೇನ ಗಣಯತಿ | (eleēsē g1653) 33 ಅಹೋ ಈಶ್ವರಸ್ಯ

ಜ್ಞಾನಬುದ್ಧಿರೂಪಯೋ ಧನಯೋಃ ಕೀದ್ಮಕ್ ಪ್ರಾಚುರ್ಯಂ | ತಸ್ಯ  
 ರಾಜಶಾಸನಸ್ಯ ತತ್ತ್ವಂ ಕೀದ್ಮಗ್ ಅಪ್ರಾಪ್ಯಂ | ತಸ್ಯ ಮಾರ್ಗಾಶ್ಚ ಕೀದ್ಮಗ್  
 ಅನುಪಲಕ್ಷ್ಯಾಃ | 34 ಪರಮೇಶ್ವರಸ್ಯ ಸಜ್ಜಲ್ಪಂ ಕೋ ಜ್ಞಾತವಾನ್? ತಸ್ಯ  
 ಮನ್ತ್ರೀ ವಾ ಕೋಽಭವತ್? 35 ಕೋ ವಾ ತಸ್ಮೋಪಕಾರೀ ಭೃತ್ವಾ  
 ತತ್ತ್ವತೇ ತೇನ ಪ್ರತ್ಯುಪಕರ್ತವ್ಯಃ? 36 ಯತೋ ವಸ್ತುಮಾತ್ರಮೇವ  
 ತಸ್ಮಾತ್ ತೇನ ತಸ್ಮೈ ಚಾಭವತ್ ತದೀಯೋ ಮಹಿಮಾ ಸರ್ವದಾ  
 ಪ್ರಕಾಶಿತೋ ಭವತು | ಇತಿ | (aiṅ g165)

**12** ಹೇ ಭಾತರ ಈಶ್ವರಸ್ಯ ಕೃಪಯಾಹಂ ಯುಷ್ಮಾನ್ ವಿನಯೇ  
 ಯೂಯಂ ಸ್ವಂ ಸ್ವಂ ಶರೀರಂ ಸಜೀವಂ ಪವಿತ್ರಂ ಗ್ರಾಹ್ಯಂ ಬಲಿಮ್  
 ಈಶ್ವರಮುದ್ದಿಶ್ಯ ಸಮುತ್ಸೃಜತ, ಏಷಾ ಸೇವಾ ಯುಷ್ಮಾಕಂ ಯೋಗ್ಯಾ |  
 2 ಅಪರಂ ಯೂಯಂ ಸಾಂಸಾರಿಕಾ ಇವ ಮಾಚರತ, ಕಿನ್ನು  
 ಸ್ವಂ ಸ್ವಂ ಸ್ವಭಾವಂ ಪರಾವರ್ತ್ಯ ನೂತನಾಚಾರಿಣೋ ಭವತ, ತತ  
 ಈಶ್ವರಸ್ಯ ನಿರ್ದೇಶಃ ಕೀದ್ಮಗ್ ಉತ್ತಮೋ ಗ್ರಹಣೀಯಃ ಸಮ್ಪೂರ್ಣಶ್ಚೇತಿ  
 ಯುಷ್ಮಾಭಿರನುಭಾವಿಷ್ಯತೇ | (aiṅ g165) 3 ಕಶ್ಚಿದಪಿ ಜನೋ  
 ಯೋಗ್ಯತ್ವಾದಧಿಕಂ ಸ್ವಂ ನ ಮನ್ಯತಾಂ ಕಿನ್ನು ಈಶ್ವರೋ ಯಸ್ಮೈ  
 ಪ್ರತ್ಯಯಸ್ಯ ಯತ್ಪರಿಮಾಣಮ್ ಅದದಾತ್ ಸ ತದನುಸಾರತೋ  
 ಯೋಗ್ಯರೂಪಂ ಸ್ವಂ ಮನುತಾಮ್, ಈಶ್ವರಾದ್ ಅನುಗ್ರಹಂ ಪ್ರಾಪ್ತಃ  
 ಸನ್ ಯುಷ್ಮಾಕಮ್ ಏಕೈಕಂ ಜನಮ್ ಇತ್ಯಾಜ್ಞಾಪಯಾಮಿ | 4  
 ಯತೋ ಯದ್ವದಸ್ಮಾಕಮ್ ಏಕಸ್ಮಿನ್ ಶರೀರೇ ಬಹೂನ್ಯಜ್ಞಾನಿ ಸನ್ತಿ ಕಿನ್ನು  
 ಸರ್ವೇಷಾಮಜ್ಞಾನಾಂ ಕಾರ್ಯುಂ ಸಮಾನಂ ನಹಿ; 5 ತದ್ವದಸ್ಮಾಕಂ  
 ಬಹುತ್ವೇಽಪಿ ಸರ್ವೇ ವಯಂ ಖ್ರೀಷ್ಟೇ ಏಕಶರೀರಾಃ ಪರಸ್ಪರಮ್  
 ಅಭ್ಯಪ್ರತ್ಯಭ್ಯರ್ತೇನ ಭವಾಮಃ | 6 ಅಸ್ಮಾದ್ ಈಶ್ವರಾನುಗ್ರಹೇಣ ವಿಶೇಷಂ  
 ವಿಶೇಷಂ ದಾನಮ್ ಅಸ್ಮಾಸು ಪ್ರಾಪ್ತೇಷು ಸತ್ಸು ಕೋಪಿ ಯದಿ  
 ಭವಿಷ್ಯದ್ವಾಕ್ಯಂ ವದತಿ ತರ್ಹಿ ಪ್ರತ್ಯಯಸ್ಯ ಪರಿಮಾಣಾನುಸಾರತಃ  
 ಸ ತದ್ ವದತು; 7 ಯದ್ವಾ ಯದಿ ಕಶ್ಚಿತ್ ಸೇವನಕಾರೀ  
 ಭವತಿ ತರ್ಹಿ ಸ ತತ್ಸೇವನಂ ಕರೋತು; ಅಥವಾ ಯದಿ ಕಶ್ಚಿದ್  
 ಅಧ್ಯಾಪಯಿತಾ ಭವತಿ ತರ್ಹಿ ಸೋಽಧ್ಯಾಪಯತು; 8 ತಥಾ  
 ಯ ಉಪದೇಷ್ಣಾ ಭವತಿ ಸ ಉಪದಿಶತು ಯಶ್ಚ ದಾತಾ ಸ  
 ಸರಲತಯಾ ದದಾತು ಯಸ್ತ್ವಧಿಪತಿಃ ಸ ಯತ್ಸೇನಾಧಿಪತಿತ್ವಂ ಕರೋತು

ಯಶ್ಚ ದಯಾಲುಃ ಸ ಹೃಷ್ಮಮನಸಾ ದಯತಾಮ್ | 9 ಅಪರಙ್ಗ  
ಯುಷ್ಮಾಕಂ ಪ್ರೇಮ ಕಾಪಟ್ಯವರ್ಜಿತಂ ಭವತು ಯದ್ ಅಭದ್ರಂ  
ತದ್ ಋತೀಯದ್ಧಂ ಯಚ್ಚ ಭದ್ರಂ ತಸ್ಮಿನ್ ಅನುರಜ್ಯದ್ಧಮ್ | 10  
ಅಪರಂ ಭ್ರಾತೃತ್ವಪ್ರೇಮ್ನಾ ಪರಸ್ಪರಂ ಪ್ರೀಯದ್ಧಂ ಸಮಾದರಾದ್  
ಏಕೋಽಪರಜನಂ ಶ್ರೇಷ್ಠಂ ಜಾನೀದ್ಧಮ್ | 11 ತಥಾ ಕಾರ್ಯೇ  
ನಿರಾಲಸ್ಯಾ ಮನಸಿ ಚ ಸೋದ್ಯೋಗಾಃ ಸನ್ತಃ ಪ್ರಭುಂ ಸೇವದ್ಧಮ್ |  
12 ಅಪರಂ ಪ್ರತ್ಯಾಶಾಯಾಮ್ ಆನಂದಿತಾ ದುಃಖಸಮಯೇ ಚ  
ಧೈರ್ಯ್ಯಯುಕ್ತಾ ಭವತಃ; ಪ್ರಾರ್ಥನಾಯಾಂ ಸತತಂ ಪ್ರವರ್ತದ್ಧಂ | 13  
ಪವಿತ್ರಾಣಾಂ ದೀನತಾಂ ದೂರೀಕುರುದ್ಧಮ್ ಅತಿಥಿಸೇವಾಯಾಮ್  
ಅನುರಜ್ಯದ್ಧಮ್ | 14 ಯೇ ಜನಾ ಯುಷ್ಮಾನ್ ತಾಡಯನ್ತಿ ತಾನ್  
ಆಶಿಷಂ ವದತ ಶಾಪಮ್ ಅದತ್ತ್ವಾ ದದ್ಧ್ವಾಮಾಶಿಷಮ್ | 15 ಯೇ ಜನಾ  
ಆನಂದನ್ತಿ ತೈಃ ಸಾರ್ಥಮ್ ಆನಂದತ ಯೇ ಚ ರುದನ್ತಿ ತೈಃ ಸಹ ರುದಿತ |  
16 ಅಪರಙ್ಗ ಯುಷ್ಮಾಕಂ ಮನಸಾಂ ಪರಸ್ಪರಮ್ ಏಕೋಭಾವೋ  
ಭವತು; ಅಪರಮ್ ಉಚ್ಚಪದಮ್ ಅನಾಕಾಂಕ್ಷಾ ನೀಚಲೋಕೈಃ ಸಹಾಪಿ  
ಮಾರ್ದವಮ್ ಆಚರತಃ; ಸ್ವಾನ್ ಜ್ಞಾನಿನೋ ನ ಮನ್ಯದ್ಧಂ | 17 ಪರಸ್ಮಾದ್  
ಅಪಕಾರಂ ಪ್ರಾಪ್ಯಾಪಿ ಪರಂ ನಾಪಕುರುತ | ಸರ್ವೇಷಾಂ ದೃಷ್ಟಿತೋ  
ಯತ್ ಕರ್ಮೋತ್ತಮಂ ತದೇವ ಕುರುತ | 18 ಯದಿ ಭವಿತುಂ  
ಶಕ್ಯತೇ ತರ್ಹಿ ಯಥಾಶಕ್ತಿ ಸರ್ವಲೋಕೈಃ ಸಹ ನಿರ್ವೀರೋಧೇನ  
ಕಾಲಂ ಯಾಪಯತ | 19 ಹೇ ಪ್ರಿಯಬನ್ಧವಃ, ಕಸ್ಮೈಚಿದ್ ಅಪಕಾರಸ್ಯ  
ಸಮುಚಿತಂ ದಣ್ಡಂ ಸ್ವಯಂ ನ ದದ್ಧ್ವಂ, ಕಿನ್ತ್ವೀಶ್ವರೀಯಕ್ರೋಧಾಯ  
ಸ್ಥಾನಂ ದತ್ತ ಯತೋ ಲಿಖಿತಮಾಸ್ತೇ ಪರಮೇಶ್ವರಃ ಕಥಯತಿ, ದಾನಂ  
ಫಲಸ್ಯ ಮತ್ಕರ್ಮ್ ಸೂಚಿತಂ ಪ್ರದದಾಮ್ಯಹಂ | 20 ಇತಿಕಾರಣಾದ್  
ರಿಪು ಯದಿ ಕ್ಷುಧಾರ್ತಸ್ತೇ ತರ್ಹಿ ತಂ ತ್ವಂ ಪ್ರಭೋಜಯ | ತಥಾ ಯದಿ  
ತೃಷಾರ್ತಃ ಸ್ಯಾತ್ ತರ್ಹಿ ತಂ ಪರಿಪಾಯಯ | ತೇನ ತ್ವಂ ಮಸ್ತಕೇ  
ತಸ್ಯ ಜ್ವಲದಗ್ನಿಂ ನಿಧಾಸ್ಯಸಿ | 21 ಕುಕ್ರಿಯಯಾ ಪರಾಜಿತಾ ನ ಸನ್ತ  
ಉತ್ತಮಕ್ರಿಯಯಾ ಕುಕ್ರಿಯಾಂ ಪರಾಜಯತ |

**13** ಯುಷ್ಮಾಕಮ್ ಏಕೈಕಜನಃ ಶಾಸನಪದಸ್ಯ ನಿಘೋ ಭವತು  
ಯತೋ ಯಾನಿ ಶಾಸನಪದಾನಿ ಸನ್ತಿ ತಾನಿ ಸರ್ವಾಣೀಶ್ವರೇಣ  
ಸ್ಥಾಪಿತಾನಿ; ಈಶ್ವರಂ ವಿನಾ ಪದಸ್ಥಾಪನಂ ನ ಭವತಿ | 2 ಇತಿ ಹೇತೋಃ

ಶಾಸನಪದಸ್ಯ ಯತ್ ಪ್ರಾತಿಕೂಲ್ಯಂ ತದ್ ಈಶ್ವರೀಯನಿರೂಪಣಸ್ಯ  
ಪ್ರಾತಿಕೂಲ್ಯಮೇವ; ಅಪರಂ ಯೇ ಪ್ರಾತಿಕೂಲ್ಯಮ್ ಆಚರನ್ತಿ ತೇ  
ಸ್ವೇಷಾಂ ಸಮುಚಿತಂ ದಣ್ಣಂ ಸ್ವಯಮೇವ ಘಟಿಯನ್ತೇ | 3  
ಶಾಸ್ತ್ರಾ ಸದಾಚಾರಿಣಾಂ ಭಯಪ್ರದೋ ನಹಿ ದುರಾಚಾರಿಣಾಮೇವ  
ಭಯಪ್ರದೋ ಭವತಿ; ತ್ವಂ ಕಿಂ ತಸ್ಮಾನ್ ನಿರ್ಭಯೋ ಭವಿತುಮ್  
ಇಚ್ಛಸಿ? ತರ್ಹಿ ಸತ್ಕರ್ಮಾಚರ, ತಸ್ಮಾದ್ ಯಶೋ ಲಪ್ಸ್ಯಸೇ, 4  
ಯತಸ್ತವ ಸದಾಚರಣಾಯ ಸ ಈಶ್ವರಸ್ಯ ಭೃತ್ಯೋಽಸ್ಮಿ | ಕಿನ್ತು ಯದಿ  
ಕುಕರ್ಮಾಚರಸಿ ತರ್ಹಿ ತ್ವಂ ಶಙ್ಕಸ್ವ ಯತಃ ಸ ನಿರರ್ಥಕಂ ಖಜ್ಞಂ  
ನ ಧಾರಯತಿ; ಕುಕರ್ಮಾಚಾರಿಣಂ ಸಮುಚಿತಂ ದಣ್ಣಯಿತುಮ್ ಸ  
ಈಶ್ವರಸ್ಯ ದಣ್ಣದಭೃತ್ಯ ಏವ | 5 ಅತಏವ ಕೇವಲದಣ್ಣಭಯಾನ್ನಹಿ  
ಕಿನ್ತು ಸದಸದ್ಬೋಧಾದಪಿ ತಸ್ಯ ವಶ್ಯೇನ ಭವಿತವ್ಯಂ | 6 ಏತಸ್ಮಾದ್  
ಯುಷ್ಮಾಕಂ ರಾಜಕರದಾನಮಪ್ಯುಚಿತಂ ಯಸ್ಮಾದ್ ಯೇ ಕರಂ  
ಗೃಹ್ಣಂತಿ ತ ಈಶ್ವರಸ್ಯ ಕಿಚ್ಛರಾ ಭೂತ್ವಾ ಸತತಮ್ ಏತಸ್ಮಿನ್ ಕರ್ಮಣಿ  
ನಿವಿಷ್ಣಾಸ್ತಿಷ್ಯಂತಿ | 7 ಅಸ್ಮಾತ್ ಕರಗ್ರಾಹಿಣೇ ಕರಂ ದತ್ತ, ತಥಾ  
ಶುಲ್ಕಗ್ರಾಹಿಣೇ ಶುಲ್ಕಂ ದತ್ತ, ಅಪರಂ ಯಸ್ಮಾದ್ ಭೇತವ್ಯಂ ತಸ್ಮಾದ್  
ಬಿಭೀತ, ಯಶ್ಚ ಸಮಾದರಣೀಯಸ್ತಂ ಸಮಾದ್ರಿಯದ್ವಮ್; ಇತ್ಥಂ ಯಸ್ಯ  
ಯತ್ ಪ್ರಾಪ್ಯಂ ತತ್ ತಸ್ಮೈ ದತ್ತ | 8 ಯುಷ್ಮಾಕಂ ಪರಸ್ಪರಂ ಪ್ರೇಮ ವಿನಾ  
ಽನ್ಯತ್ ಕಿಮಪಿ ದೇಯಮ್ ಋಣಂ ನ ಭವತು, ಯತೋ ಯಃ ಪರಸ್ಮಿನ್  
ಪ್ರೇಮ ಕರೋತಿ ತೇನ ವ್ಯವಸ್ಥಾ ಸಿದ್ಧತಿ | 9 ವಸ್ತುತಃ ಪರದಾರಾನ್  
ಮಾ ಗಚ್ಛ, ನರಹತ್ಯಾಂ ಮಾ ಕಾರ್ಷೀಃ, ಚೈರ್ಯ್ಯಂ ಮಾ ಕಾರ್ಷೀಃ,  
ಮಿಥ್ಯಾಸಾಕ್ಷ್ಯಂ ಮಾ ದೇಹಿ, ಲೋಭಂ ಮಾ ಕಾರ್ಷೀಃ, ಏತಾಃ ಸರ್ವಾಃ  
ಆಜ್ಞಾ ಏತಾಭ್ಯೋ ಭಿನ್ನಾ ಯಾ ಕಾಚಿದ್ ಆಜ್ಞಾಸ್ತಿ ಸಾಪಿ ಸ್ವಸಮೀಪವಾಸಿನಿ  
ಸ್ವವತ್ ಪ್ರೇಮ ಕುರ್ವಿತ್ಯನೇನ ವಚನೇನ ವೇದಿತಾ | 10 ಯತಃ ಪ್ರೇಮ  
ಸಮೀಪವಾಸಿನೋಽಶುಭಂ ನ ಜನಯತಿ ತಸ್ಮಾತ್ ಪ್ರೇಮ್ನಾ ಸರ್ವಾಃ  
ವ್ಯವಸ್ಥಾ ಪಾಲತೇ | 11 ಪ್ರತ್ಯಯೀಭವನಕಾಲೇಽಸ್ಮಾಕಂ ಪರಿತ್ರಾಣಸ್ಯ  
ಸಾಮೀಪ್ಯಾದ್ ಇದಾನೀಂ ತಸ್ಯ ಸಾಮೀಪ್ಯಮ್ ಅವ್ಯವಹಿತಂ; ಅತಃ  
ಸಮಯಂ ವಿವಿಚ್ಯಾಸ್ತಾಭಿಃ ಸಾಮ್ಪ್ರತಮ್ ಅವಶ್ಯಮೇವ ನಿದ್ರಾತೋ  
ಜಾಗರ್ತವ್ಯಂ | 12 ಬಹುತರಾ ಯಾಮಿನೀ ಗತಾ ಪ್ರಭಾತಂ  
ಸನ್ನಿಧಿಂ ಪ್ರಾಪ್ತಂ ತಸ್ಮಾತ್ ತಾಮಸೀಯಾಃ ಕ್ರಿಯಾಃ ಪರಿತ್ಯಜ್ಯಾಸ್ತಾಭಿ

ವಾಸರಿಯಾ ಸಜ್ಜಾ ಪರಿಧಾತವ್ಯಾ | 13 ಅತೋ ಹೇತೋ ವರ್ಯಂ  
 ದಿವಾ ವಿಹಿತಂ ಸದಾಚರಣಮ್ ಆಚರಿಷ್ಯಾಮಃ | ರಜ್ಗರಸೋ ಮತ್ತತ್ವಂ  
 ಲಮ್ಪಟತ್ವಂ ಕಾಮುಕತ್ವಂ ವಿವಾದ ಈರ್ಷ್ಯಾ ಚೈತಾನಿ ಪರಿತ್ಯಕ್ಯಾಮಃ |  
 14 ಯೂಯಂ ಪ್ರಭುಯೀಶುಖ್ರೀಷ್ಟರೂಪಂ ಪರಿಚ್ಛದಂ ಪರಿಧದ್ಧ್ವಂ  
 ಸುಖಾಭಿಲಾಷಪೂರಣಾಯ ಶಾರೀರಿಕಾಚರಣಂ ಮಾಚರತ |

**14** ಯೋ ಜನೋಽದೃಢವಿಶ್ವಾಸಸ್ತಂ ಯುಷ್ಮಾಕಂ ಸಜ್ಜಿನಂ ಕುರುತ  
 ಕಿನ್ನು ಸನ್ನೇಹವಿಚಾರಾರ್ಥಂ ನಹಿ | 2 ಯತೋ ನಿಷಿದ್ಧಂ  
 ಕಿಮಪಿ ಖಾದ್ಯದ್ರವ್ಯಂ ನಾಸ್ತಿ, ಕಸ್ಯಚಿಜ್ಜನಸ್ಯ ಪ್ರತ್ಯಯ ಏತಾದ್ಯಶೋ  
 ವಿದ್ಯತೇ ಕಿನ್ತ್ವದೃಢವಿಶ್ವಾಸಃ ಕಶ್ಚಿದಪರೋ ಜನಃ ಕೇವಲಂ ಶಾಕಂ  
 ಭುಜ್ಞ್ತಂ | 3 ತರ್ಹಿ ಯೋ ಜನಃ ಸಾಧಾರಣಂ ದ್ರವ್ಯಂ  
 ಭುಜ್ಞ್ತೇ ಸ ವಿಶೇಷದ್ರವ್ಯಭೋಕ್ತಾರಂ ನಾವಜಾನೀಯಾತ್ ತಥಾ  
 ವಿಶೇಷದ್ರವ್ಯಭೋಕ್ತಾಪಿ ಸಾಧಾರಣದ್ರವ್ಯಭೋಕ್ತಾರಂ ದೋಷಿಣಂ  
 ನ ಕುರ್ಯಾತ್, ಯಸ್ಮಾದ್ ಈಶ್ವರಸ್ತಮ್ ಅಗೃಹ್ಣಾತ್ | 4 ಹೇ  
 ಪರದಾಸಸ್ಯ ದೂಷಯಿತಸ್ತ್ವಂ ಕಃ? ನಿಜಪ್ರಭೋಃ ಸಮೀಪೇ ತೇನ  
 ಪದಸ್ಥೇನ ಪದಚ್ಯುತೇನ ವಾ ಭವಿತವ್ಯಂ ಸ ಚ ಪದಸ್ಥ ಏವ ಭವಿಷ್ಯತಿ  
 ಯತ ಈಶ್ವರಸ್ತಂ ಪದಸ್ಥಂ ಕರ್ತುಂ ಶಕ್ನೋತಿ | 5 ಅಪರಙ್ಗ  
 ಕಶ್ಚಿಜ್ಜನೋ ದಿನಾದ್ ದಿನಂ ವಿಶೇಷಂ ಮನ್ಯತೇ ಕಶ್ಚಿತ್ತು ಸರ್ವಾಣಿ  
 ದಿನಾನಿ ಸಮಾನಾನಿ ಮನ್ಯತೇ, ಏಕೈಕೋ ಜನಃ ಸ್ವೀಯಮನಸಿ  
 ವಿವಿಚ್ಯ ನಿಶ್ಚಿನೋತು | 6 ಯೋ ಜನಃ ಕಿಞ್ಚನ ದಿನಂ ವಿಶೇಷಂ  
 ಮನ್ಯತೇ ಸ ಪ್ರಭುಭಕ್ತ್ಯಾ ತನ್ ಮನ್ಯತೇ, ಯಶ್ಚ ಜನಃ ಕಿಮಪಿ ದಿನಂ  
 ವಿಶೇಷಂ ನ ಮನ್ಯತೇ ಸೋಽಪಿ ಪ್ರಭುಭಕ್ತ್ಯಾ ತನ್ನ ಮನ್ಯತೇ; ಅಪರಙ್ಗ  
 ಯಃ ಸರ್ವಾಣಿ ಭಕ್ತ್ಯದ್ರವ್ಯಾಣಿ ಭುಜ್ಞ್ತೇ ಸ ಪ್ರಭುಭಕ್ತಯಾ ತಾನಿ  
 ಭುಜ್ಞ್ತೇ ಯತಃ ಸ ಈಶ್ವರಂ ಧನ್ಯಂ ವಕ್ತಿ, ಯಶ್ಚ ನ ಭುಜ್ಞ್ತೇ  
 ಸೋಽಪಿ ಪ್ರಭುಭಕ್ತೈವ ನ ಭುಞ್ಚಾನ ಈಶ್ವರಂ ಧನ್ಯಂ ಬ್ರೂತೇ | 7  
 ಅಪರಮ್ ಅಸ್ಮಾಕಂ ಕಶ್ಚಿತ್ ನಿಜನಿಮಿತ್ತಂ ಪ್ರಾಣಾನ್ ಧಾರಯತಿ  
 ನಿಜನಿಮಿತ್ತಂ ಮ್ನಿಯತೇ ವಾ ತನ್ನ; 8 ಕಿನ್ನು ಯದಿ ವಯಂ ಪ್ರಾಣಾನ್  
 ಧಾರಯಾಮಸ್ತರ್ಹಿ ಪ್ರಭುನಿಮಿತ್ತಂ ಧಾರಯಾಮಃ, ಯದಿ ಚ ಪ್ರಾಣಾನ್  
 ತ್ಯಜಾಮಸ್ತರ್ಹಪಿ ಪ್ರಭುನಿಮಿತ್ತಂ ತ್ಯಜಾಮಃ, ಅತಏವ ಜೀವನೇ  
 ಮರಣೇ ವಾ ವಯಂ ಪ್ರಭೋರೇವಾಸ್ಮಹೇ | 9 ಯತೋ ಜೀವನ್ಮೋ

ಮೃತಾಶ್ಲೇಷ್ಯಭಯೇಷಾಂ ಲೋಕಾನಾಂ ಪ್ರಭುತ್ವಪ್ರಾಪ್ತರ್ಥಂ ಖ್ರೀಷ್ಣೋ  
 ಮೃತ ಉತ್ಥಿತಃ ಪುನರ್ಜೀವಿತಶ್ಚ | 10 ಕಿನ್ನು ತ್ವಂ ನಿಜಂ  
 ಭ್ರಾತರಂ ಕುತೋ ದೂಷಯಸಿ? ತಥಾ ತ್ವಂ ನಿಜಂ ಭ್ರಾತರಂ  
 ಕುತಸ್ತುಚ್ಛಂ ಜಾನಾಸಿ? ಖ್ರೀಷ್ಣಸ್ಯ ವಿಚಾರಸಿಂಹಾಸನಸ್ಯ ಸಮ್ಪುಖೀ  
 ಸವ್ವೈರಸ್ಮಾಭಿರುಪಸ್ಥಾತವ್ಯಂ; 11 ಯಾದೃಶಂ ಲಿಖಿತಮ್ ಆಸ್ತೇ,  
 ಪರೇಶಃ ಶಪಥಂ ಕುರ್ವನ್ ವಾಕ್ಯಮೇತತ್ ಪುರಾವದತ್ | ಸರ್ವೋ  
 ಜನಃ ಸಮೀಪೇ ಮೇ ಜಾನುಪಾತಂ ಕರಿಷ್ಯತಿ | ಜಿಹ್ವೈಕೈಕಾ ತಥೇಶಸ್ಯ  
 ನಿಘ್ನತ್ತಂ ಸ್ವೀಕರಿಷ್ಯತಿ | 12 ಅತಃಏವ ಈಶ್ವರಸಮೀಪೇಽಸ್ಮಾಕಮ್  
 ಏಕೈಕಜನೇನ ನಿಜಾ ಕಥಾ ಕಥಯಿತವ್ಯಾ | 13 ಇತ್ಥಂ ಸತಿ ವಯಮ್  
 ಅದ್ಯಾರಭ್ಯ ಪರಸ್ಪರಂ ನ ದೂಷಯನ್ತಃ ಸ್ವಭ್ರಾತುರ್ವಿಘ್ನೋ ವ್ಯಾಘ್ರಾತೋ  
 ವಾ ಯನ್ಮ ಜಾಯೇತ ತಾದೃಶೀಮೀಹಾಂ ಕುರ್ಮಹೇ | 14 ಕಿಮಪಿ  
 ವಸ್ತು ಸ್ವಭಾವತೋ ನಾಶುಚಿ ಭವತೀತ್ಯಹಂ ಜಾನೇ ತಥಾ ಪ್ರಭುನಾ  
 ಯೀಶುಖ್ರೀಷ್ಣೇನಾಪಿ ನಿಶ್ಚಿತಂ ಜಾನೇ, ಕಿನ್ನು ಯೋ ಜನೋ ಯದ್  
 ದ್ರವ್ಯಮ್ ಅಪವಿತ್ರಂ ಜಾನೀತೇ ತಸ್ಯ ಕೃತೇ ತದ್ ಅಪವಿತ್ರಮ್ ಆಸ್ತೇ |  
 15 ಅತಃಏವ ತವ ಭಕ್ತ್ಯದ್ರವ್ಯೇಣ ತವ ಭ್ರಾತಾ ಶೋಕಾನ್ವಿತೋ ಭವತಿ  
 ತರ್ಹಿ ತ್ವಂ ಭ್ರಾತರಂ ಪ್ರತಿ ಪ್ರೇಮ್ನಾ ನಾಚರಸಿ | ಖ್ರೀಷ್ಣೋ ಯಸ್ಯ  
 ಕೃತೇ ಸ್ವಪ್ರಾಣಾನ್ ವ್ಯಯಿತವಾನ್ ತ್ವಂ ನಿಜೇನ ಭಕ್ತ್ಯದ್ರವ್ಯೇಣ ತಂ ನ  
 ನಾಶಯ | 16 ಅಪರಂ ಯುಷ್ಮಾಕಮ್ ಉತ್ತಮಂ ಕರ್ಮ ನಿಂದಿತಂ ನ  
 ಭವತು | 17 ಭಕ್ತ್ಯಂ ಪೇಯಇಷ್ಟೇಶ್ವರರಾಜ್ಯಸ್ಯ ಸಾರೋ ನಹಿ, ಕಿನ್ನು ಪುಣ್ಯಂ  
 ಶಾನ್ತಿಶ್ಚ ಪವಿತ್ರೇಣಾತ್ಮನಾ ಜಾತ ಆನಂದಶ್ಚ | 18 ಏತ್ಯೈ ಯೋರ್ ಜನಃ  
 ಖ್ರೀಷ್ಣಂ ಸೇವತೇ, ಸ ಏವೇಶ್ವರಸ್ಯ ತುಷ್ಟಿಕರೋ ಮನುಷ್ಯೈಶ್ಚ ಸುಖ್ಯತಃ |  
 19 ಅತಃಏವ ಯೇನಾಸ್ಮಾಕಂ ಸರ್ವೇಷಾಂ ಪರಸ್ಪರಮ್ ಐಕ್ಯಂ ನಿಷ್ಠಾ ಚ  
 ಜಾಯತೇ ತದೇವಾಸ್ಮಾಭಿ ಯುತಿತವ್ಯಂ | 20 ಭಕ್ತ್ಯಾರ್ಥಮ್ ಈಶ್ವರಸ್ಯ  
 ಕರ್ಮಣೋ ಹಾನಿಂ ಮಾ ಜನಯತ; ಸರ್ವ್ವಂ ವಸ್ತು ಪವಿತ್ರಮಿತಿ ಸತ್ಯಂ  
 ತಥಾಪಿ ಯೋ ಜನೋ ಯದ್ ಭುಕ್ತ್ವಾ ವಿಘ್ನಂ ಲಭತೇ ತದರ್ಥಂ ತದ್  
 ಭದ್ರಂ ನಹಿ | 21 ತವ ಮಾಂಸಭಕ್ಷಣಸುರಾಪಾನಾದಿಭಿಃ ಕ್ರಿಯಾಭಿ  
 ಯದಿ ತವ ಭ್ರಾತುಃ ಪಾದಸ್ಪಲನಂ ವಿಘ್ನೋ ವಾ ಚಾಙ್ಗುಲ್ಯಂ ವಾ  
 ಜಾಯತೇ ತರ್ಹಿ ತದ್ಭೋಜನಪಾನಯೋಸ್ತ್ಯಾಗೋ ಭದ್ರಃ | 22 ಯದಿ  
 ತವ ಪ್ರತ್ಯಯಸ್ತಿಷ್ಯತಿ ತರ್ಹೀಶ್ವರಸ್ಯ ಗೋಚರೇ ಸ್ನಾನ್ತರೇ ತಂ ಗೋಪಯ;

ಯೋ ಜನಃ ಸ್ವಮತೇನ ಸ್ವಂ ದೋಷಿಣಂ ನ ಕರೋತಿ ಸ ಏವ ಧನ್ಯಃ | 23  
 ಕಿನ್ನು ಯಃ ಕಶ್ಚಿತ್ ಸಂಶಯ್ಯ ಭುಜ್ಞೇಽರ್ಥಾತ್ ನ ಪ್ರತೀತ್ಯ ಭುಜ್ಞೇ,  
 ಸ ಏವಾವಶ್ಯಂ ದಣ್ಡಾಹೋ ಭವಿಷ್ಯತಿ, ಯತೋ ಯತ್ ಪ್ರತ್ಯಯಜಂ  
 ನಹಿ ತದೇವ ಪಾಪಮಯಂ ಭವತಿ |

**15** ಬಲವದ್ಧಿರಸ್ಮಾಭಿ ದುರ್ಬ್ಬಲಾನಾಂ ದೌರ್ಬ್ಬಲ್ಯಂ ಸೋಢವ್ಯಂ ನ  
 ಚ ಸ್ತೇಷಾಮ್ ಇಷ್ಟಾಚಾರ ಆಚರಿತವ್ಯಃ | 2 ಅಸ್ಮಾಕಮ್  
 ಏಕೈಕೋ ಜನಃ ಸ್ವಸಮೀಪವಾಸಿನೋ ಹಿತಾರ್ಥಂ ನಿಷ್ಕಾರ್ಥಾಃ  
 ತಸ್ಯೈವೇಷ್ಟಾಚಾರಮ್ ಆಚರತು | 3 ಯತಃ ಖ್ರೀಷ್ಟೋಽಪಿ  
 ನಿಜೇಷ್ಟಾಚಾರಂ ನಾಚರಿತವಾನ್, ಯಥಾ ಲಿಖಿತಮ್ ಆಸ್ತೇ,  
 ತ್ವನ್ನಿನ್ದಕಗಣಸ್ಯೈವ ನಿನ್ದಾಭಿ ನಿಫಿನ್ದಿತೋಽಸ್ಮ್ಯಹಂ | 4 ಅಪರಾಃ  
 ವಯಂ ಯತ್ ಸಹಿಷ್ಣುತಾಸಾನ್ವನಯೋ ಜನಕೇನ ಶಾಸ್ತ್ರೇಣ  
 ಪ್ರತ್ಯಾಶಾಂ ಲಭೇಮಹಿ ತನ್ನಿಮಿತ್ತಂ ಪೂರ್ವಕಾಲೇ ಲಿಖಿತಾನಿ  
 ಸರ್ವವಚನಾನ್ಯಸ್ಮಾಕಮ್ ಉಪದೇಶಾರ್ಥಮೇವ ಲಿಖಿರೇ |  
 5 ಸಹಿಷ್ಣುತಾಸಾನ್ವನಯೋರಾಕರೋ ಯ ಈಶ್ವರಃ  
 ಸ ಏವಂ ಕರೋತು ಯತ್ ಪ್ರಭು ಯೀಶುಖ್ರೀಷ್ಟ ಇವ  
 ಯುಷ್ಮಾಕಮ್ ಏಕಜನೋಽನ್ಯಜನೇನ ಸಾರ್ಧಂ ಮನಸ  
 ಏಕಮ್ ಆಚರೇತ್; 6 ಯೂಯಾಃ ಸರ್ವ ಏಕಚಿತ್ತಾ ಭೂತ್ವಾ  
 ಮುಖ್ಯಿಕೇನೇವಾಸ್ಮತ್ಪ್ರಭುಯೀಶುಖ್ರೀಷ್ಟಸ್ಯ ಪಿತುರೀಶ್ವರಸ್ಯ  
 ಗುಣಾನ್ ಕೀರ್ತಯೇತ | 7 ಅಪರಮ್ ಈಶ್ವರಸ್ಯ ಮಹಿಮ್ನಃ  
 ಪ್ರಕಾಶಾರ್ಥಂ ಖ್ರೀಷ್ಟೋ ಯಥಾ ಯುಷ್ಮಾನ್ ಪ್ರತ್ಯಗ್ಮಹ್ಲಾತ್ ತಥಾ  
 ಯುಷ್ಮಾಕಮಪ್ಯೇಕೋ ಜನೋಽನ್ಯಜನಂ ಪ್ರತಿಗ್ಮಹ್ಲಾತು | 8  
 ಯಥಾ ಲಿಖಿತಮ್ ಆಸ್ತೇ, ಅತೋಽಹಂ ಸಮ್ಮುಖೀ ತಿಷ್ಠನ್  
 ಭಿನ್ನದೇಶನಿವಾಸಿನಾಂ | ಸ್ತುವಂಸ್ತಾಂ ಪರಿಗಾಸ್ಯಾಮಿ ತವ ನಾಮ್ನಿ  
 ಪರೇಶ್ವರ || 9 ತಸ್ಯ ದಯಾಲುತ್ವಾಚ್ಚ ಭಿನ್ನಜಾತೀಯಾ ಯದ್  
 ಈಶ್ವರಸ್ಯ ಗುಣಾನ್ ಕೀರ್ತಯೇಯುಸ್ತದರ್ಥಂ ಯೀಶುಃ  
 ಖ್ರೀಷ್ಟಸ್ತಕ್ಲೇದನಿಯಮಸ್ಯ ನಿಘೋಽಭವದ್ ಇತ್ಯಹಂ ವದಾಮಿ |  
 ಯಥಾ ಲಿಖಿತಮ್ ಆಸ್ತೇ, ಅತೋಽಹಂ ಸಮ್ಮುಖೀ ತಿಷ್ಠನ್  
 ಭಿನ್ನದೇಶನಿವಾಸಿನಾಂ | ಸ್ತುವಂಸ್ತಾಂ ಪರಿಗಾಸ್ಯಾಮಿ ತವ ನಾಮ್ನಿ  
 ಪರೇಶ್ವರ || 10 ಅಪರಮಪಿ ಲಿಖಿತಮ್ ಆಸ್ತೇ, ಹೇ ಅನ್ಯಜಾತಯೋ

ಯೂಯಂ ಸಮಂ ನನ್ದತ ತಜ್ಜನೈಃ | 11 ಪುನಶ್ಚ ಲಿಖಿತಮ್ ಆಸ್ತೇ, ಹೇ  
ಸರ್ವದೇಶಿನೋ ಯೂಯಂ ಧನ್ಯಂ ಬ್ರೂತ ಪರೇಶ್ವರಂ | ಹೇ  
ತದೀಯನರಾ ಯೂಯಂ ಕುರುದ್ಧಂ ತತ್ಪ್ರಶಂಸನಂ | | 12 ಅಪರ  
ಯೀಶಾಯಿಯೋಽಪಿ ಲಿಲೇಖ, ಯೀಶಯಸ್ಯ ತು ಯತ್  
ಮೂಲಂ ತತ್ ಪ್ರಕಾಶಿಷ್ಯತೇ ತದಾ | ಸರ್ವಜಾತೀಯನ್ಮಣಾಞ್ಚ  
ಶಾಸಕಃ ಸಮುದೇಷ್ಯತಿ | ತತ್ರಾನ್ಯದೇಶೀಲೋಕೈಶ್ಚ ಪ್ರತ್ಯಾಶಾ  
ಪ್ರಕರಿಷ್ಯತೇ || 13 ಅತಃಪವ ಯೂಯಂ ಪವಿತ್ರಸ್ಯಾತ್ಮನಃ  
ಪ್ರಭಾವಾದ್ ಯತ್ ಸಮ್ಪೂರ್ಣಾಂ ಪ್ರತ್ಯಾಶಾಂ ಲಪ್ಸ್ಯದ್ವೇ ತದರ್ಥಂ  
ತತ್ಪ್ರತ್ಯಾಶಾಜನಕ ಈಶ್ವರಃ ಪ್ರತ್ಯಯೇನ ಯುಷ್ಮಾನ್ ಶಾನ್ತಾನನ್ದಾಭ್ಯಾಂ  
ಸಮ್ಪೂರ್ಣಾನ್ ಕರೋತು | 14 ಹೇ ಭ್ರಾತರೋ ಯೂಯಂ  
ಸದ್ಭಾವಯುಕ್ತಾಃ ಸರ್ವಪ್ರಕಾರೇಣ ಜ್ಞಾನೇನ ಚ ಸಮ್ಪೂರ್ಣಾಃ  
ಪರಸ್ಪರೋಪದೇಶೇ ಚ ತತ್ಪರಾ ಇತ್ಯಹಂ ನಿಶ್ಚಿತಂ ಜಾನಾಮಿ,  
15 ತಥಾಪ್ಯಹಂ ಯತ್ ಪ್ರಗಲ್ಭತರೋ ಭವನ್ ಯುಷ್ಮಾನ್  
ಪ್ರಬೋಧಯಾಮಿ ತಸ್ಮೈಕಂ ಕಾರಣಮಿದಂ | 16 ಭಿನ್ನಜಾತೀಯಾಃ  
ಪವಿತ್ರೇಣಾತ್ಮನಾ ಪಾವಿತನೈವೇದ್ಯರೂಪಾ ಭೂತ್ವಾ ಯದ್ ಗ್ರಾಹ್ಯಾ  
ಭವೇಯುಸ್ತನ್ನಿಮಿತ್ತಮಹಮ್ ಈಶ್ವರಸ್ಯ ಸುಸಂವಾದಂ ಪ್ರಚಾರಯಿತುಂ  
ಭಿನ್ನಜಾತೀಯಾನಾಂ ಮಧ್ಯೇ ಯೀಶುಖ್ರೀಷ್ಟಸ್ಯ ಸೇವಕತ್ವಂ ದಾನಂ  
ಈಶ್ವರಾತ್ ಲಭ್ಯವಾನಸ್ಮಿ | 17 ಈಶ್ವರಂ ಪ್ರತಿ ಯೀಶುಖ್ರೀಷ್ಟೇನ  
ಮಮ ಶ್ಲಾಘಾಕರಣಸ್ಯ ಕಾರಣಮ್ ಆಸ್ತೇ | 18 ಭಿನ್ನದೇಶಿನ  
ಆಜ್ಞಾಗ್ರಾಹಿಣಃ ಕರ್ತುಂ ಖ್ರೀಷ್ಟೋ ವಾಕ್ಯೇನ ಕ್ರಿಯಯಾ ಚ,  
ಆಶ್ಚರ್ಯ್ಯಲಕ್ಷಣೈಶ್ಚಿತ್ರಕ್ರಿಯಾಭಿಃ ಪವಿತ್ರಸ್ಯಾತ್ಮನಃ ಪ್ರಭಾವೇನ ಚ ಯಾನಿ  
ಕರ್ಮಾಣಿ ಮಯಾ ಸಾಧಿತವಾನ್, 19 ಕೇವಲಂ ತಾನ್ಯೇವ ವಿನಾನ್ಯಸ್ಯ  
ಕಸ್ಯಚಿತ್ ಕರ್ಮಣೋ ವರ್ಣನಾಂ ಕರ್ತುಂ ಪ್ರಗಲ್ಭೋ ನ ಭವಾಮಿ |  
ತಸ್ಮಾತ್ ಆ ಯಿರೂಶಾಲಮ ಇಲ್ಲೂರಿಕಂ ಯಾವತ್ ಸರ್ವತ್ರ ಖ್ರೀಷ್ಟಸ್ಯ  
ಸುಸಂವಾದಂ ಪ್ರಾಚಾರಯಂ | 20 ಅನ್ಯೇನ ನಿಚಿತಾಯಾಂ ಭಿತ್ತಾವಹಂ  
ಯನ್ನ ನಿಚಿನೋಮಿ ತನ್ನಿಮಿತ್ತಂ ಯತ್ರ ಯತ್ರ ಸ್ಥಾನೇ ಖ್ರೀಷ್ಟಸ್ಯ  
ನಾಮ ಕದಾಪಿ ಕೇನಾಪಿ ನ ಜ್ಞಾಪಿತಂ ತತ್ರ ತತ್ರ ಸುಸಂವಾದಂ  
ಪ್ರಚಾರಯಿತುಮ್ ಅಹಂ ಯತೇ | 21 ಯಾದೃಶಂ ಲಿಖಿತಮ್ ಆಸ್ತೇ,  
ಯೈ ವಾರ್ತಾ ತಸ್ಯ ನ ಪ್ರಾಪ್ತಾ ದರ್ಶನಂ ತೈಸ್ತು ಲಪ್ಸ್ಯತೇ | ಯೈಶ್ಚ



ನೈವ ಶ್ರುತಂ ಕಿಂಚಿತ್ ಬೋಧ್ಯಂ ಶಕ್ಯಂತಿ ತೇ ಜನಾಃ || 22  
 ತಸ್ಮಾದ್ ಯುಷ್ಮತ್ಸಮೀಪಗಮನಾದ್ ಅಹಂ ಮುಹುರ್ಮುಹು  
 ನಿವಾರಿತೋಽಭವಂ | 23 ಕಿನ್ವಿದಾನೀಮ್ ಅತ್ರ ಪ್ರದೇಶೇಷು  
 ಮಯಾ ನ ಗತಂ ಸ್ಥಾನಂ ಕಿಮಪಿ ನಾವಶಿಷ್ಯತೇ ಯುಷ್ಮತ್ಸಮೀಪಂ  
 ಗಂತುಂ ಬಹುವತ್ಸರಾನಾರಭ್ಯ ಮಾಮಕೀನಾಕಾಚ್ಚಾ ಚ ವಿದ್ಯತ ಇತಿ  
 ಹೇತೋಃ 24 ಸ್ವಾನಿಯಾದೇಶಗಮನಕಾಲೇಽಹಂ ಯುಷ್ಮನ್ಮದ್ಯೇನ  
 ಗಚ್ಛನ್ ಯುಷ್ಮಾನ್ ಆಲೋಕಿಷ್ಯೇ, ತತಃ ಪರಂ ಯುಷ್ಮತ್ಸಮ್ಭಾಷಣೇನ  
 ತೃಪ್ತಿಂ ಪರಿಲಭ್ಯ ತದ್ದೇಶಗಮನಾರ್ಥಂ ಯುಷ್ಮಾಭಿ ವಿಸರ್ಜಯಿಷ್ಯೇ,  
 ಈದೃಶೀ ಮದೀಯಾ ಪ್ರತ್ಯಾಶಾ ವಿದ್ಯತೇ | 25 ಕಿನ್ತು ಸಾಮ್ಪ್ರತಂ  
 ಪವಿತ್ರಲೋಕಾನಾಂ ಸೇವನಾಯ ಯಿರೂಶಾಲಮ್ನಗರಂ ಪ್ರಜಾಮಿ | 26  
 ಯತೋ ಯಿರೂಶಾಲಮಸ್ಥಪವಿತ್ರಲೋಕಾನಾಂ ಮಧ್ಯೇ ಯೇ ದರಿದ್ರಾ  
 ಅರ್ಥವಿಶ್ರಾಣನೇನ ತಾನುಪಕರ್ತುಂ ಮಾಕಿದನಿಯಾದೇಶೀಯಾ  
 ಆಖಾಯಾದೇಶೀಯಾಶ್ಚ ಲೋಕಾ ಐಚ್ಛನ್ | 27 ಏಷಾ ತೇಷಾಂ  
 ಸದಿಚ್ಛಾ ಯತಸ್ತೇ ತೇಷಾಮ್ ಋಣಿನಃ ಸಂತಿ ಯತೋ ಹೇತೋ  
 ಭಿನ್ನಜಾತೀಯಾ ಯೇಷಾಂ ಪರಮಾರ್ಥಸ್ಯಾಂಶಿನೋ ಜಾತಾ  
 ಐಹಿಕವಿಷಯೇ ತೇಷಾಮುಪಕಾರಸ್ಯಃ ಕರ್ತವ್ಯಃ | 28 ಅತೋ ಮಯಾ  
 ತತ್ ಕರ್ಮ ಸಾಧಯಿತ್ವಾ ತಸ್ಮಿನ್ ಫಲೇ ತೇಭ್ಯಃ ಸಮರ್ಪಿತೇ  
 ಯುಷ್ಮನ್ಮದ್ಯೇನ ಸ್ವಾನಿಯಾದೇಶೋ ಗಮಿಷ್ಯತೇ | 29 ಯುಷ್ಮತ್ಸಮೀಪೇ  
 ಮಮಾಗಮನಸಮಯೇ ಖ್ರೀಷ್ಟಸ್ಯ ಸುಸಂವಾದಸ್ಯ ಪೂರ್ಣವರೇಣ  
 ಸಮ್ಪುಲಿತಃ ಸನ್ ಅಹಮ್ ಆಗಮಿಷ್ಯಾಮಿ ಇತಿ ಮಯಾ ಜ್ಞಾಯತೇ | 30  
 ಹೇ ಭ್ರಾತೃಗಣ ಪ್ರಭೋ ಯೀಶುಖ್ರೀಷ್ಟಸ್ಯ ನಾಮ್ನಾ ಪವಿತ್ರಸ್ಯಾತ್ಮಾನಃ  
 ಪ್ರೇಮ್ನಾ ಚ ವಿನಯೇಽಹಂ 31 ಯಿಹೂದಾದೇಶಸ್ಥಾನಾಮ್  
 ಅವಿಶ್ವಾಸಿಲೋಕಾನಾಂ ಕರೇಭ್ಯೋ ಯದಹಂ ರಕ್ಷಾಂ ಲಭೇಯ  
 ಮದೀಯೈತೇನ ಸೇವನಕರ್ಮಣಾ ಚ ಯದ್ ಯಿರೂಶಾಲಮಸ್ಥಾಃ  
 ಪವಿತ್ರಲೋಕಾಸ್ತುಷ್ಯೇಯುಃ, 32 ತದರ್ಥಂ ಯೂಯಂ ಮತ್ಕೃತ  
 ಈಶ್ವರಾಯ ಪ್ರಾರ್ಥಯಮಾಣಾ ಯತದ್ಧಂ ತೇನಾಹಮ್  
 ಈಶ್ವರೇಚ್ಛಯಾ ಸಾನಂದಂ ಯುಷ್ಮತ್ಸಮೀಪಂ ಗತ್ವಾ ಯುಷ್ಮಾಭಿಃ ಸಹಿತಃ  
 ಪ್ರಾಣಾನ್ ಆಪ್ಯಾಯಿತುಂ ಪಾರಯಿಷ್ಯಾಮಿ | 33 ಶಾನ್ವಿದಾಯಕ  
 ಈಶ್ವರೋ ಯುಷ್ಮಾಕಂ ಸರ್ವೇಷಾಂ ಸಜ್ಜೀ ಭೂಯಾತ್ | ಇತಿ |

**16** ಕಿಂಕ್ರಿಯಾನಗರೀಯಧರ್ಮಸಮಾಜಸ್ಯ ಪರಿಚಾರಿಕಾ ಯಾ  
 ವೈಬೀನಾಮಿಕಾಸ್ಮಾಕಂ ಧರ್ಮಭಗಿನೀ ತಸ್ಯಾಃ ಕೃತೇಹಂ ಯುಷ್ಮಾನ್  
 ನಿವೇದಯಾಮಿ, 2 ಯೂಯಂ ತಾಂ ಪ್ರಭುಮಾಶ್ರಿತಾಂ ವಿಜ್ಞಾಯ  
 ತಸ್ಯಾ ಆತಿಥ್ಯಂ ಪವಿತ್ರಲೋಕಾರ್ಹಂ ಕುರುಧ್ವಂ, ಯುಷ್ಮತ್ಸಸ್ಯಾ ಯ  
 ಉಪಕಾರೋ ಭವಿತುಂ ಶಕ್ನೋತಿ ತಂ ಕುರುಧ್ವಂ, ಯಸ್ಮಾತ್ ತಯಾ  
 ಬಹೂನಾಂ ಮಮ ಚೋಪಕಾರಃ ಕೃತಃ | 3 ಅಪರಾಙ್ಗ ಖ್ರೀಷ್ಣಸ್ಯ  
 ಯೀಶೋಃ ಕರ್ಮಣಿ ಮಮ ಸಹಕಾರಿಣೌ ಮಮ ಪ್ರಾಣರಕ್ಷಾರ್ಥಾಙ್ಗ  
 ಸ್ವಪ್ರಾಣಾನ್ ಪಣೀಕೃತವನ್ತೌ ಯೌ ಪ್ರಿಷ್ಟಿಲ್ಲಾಕ್ಶಿಲೌ ತೌ ಮಮ ನಮಸ್ಕಾರಂ  
 ಜ್ಞಾಪಯಧ್ವಂ | 4 ತಾಭ್ಯಾಮ್ ಉಪಕಾರಾಪ್ತಿಃ ಕೇವಲಂ ಮಯಾ  
 ಸ್ವೀಕರ್ತವ್ಯೇತಿ ನಹಿ ಭಿನ್ನದೇಶೀಯೈಃ ಸರ್ವಧರ್ಮಸಮಾಜೈರಪಿ |  
 5 ಅಪರಾಙ್ಗ ತಯೋ ಗೃಹೇ ಸ್ಥಿತಾನ್ ಧರ್ಮಸಮಾಜಲೋಕಾನ್  
 ಮಮ ನಮಸ್ಕಾರಂ ಜ್ಞಾಪಯಧ್ವಂ | ತದ್ವತ್ ಆಶಿಯಾದೇಶೇ ಖ್ರೀಷ್ಣಸ್ಯ  
 ಪಕ್ಷೇ ಪ್ರಥಮಜಾತಫಲಸ್ವರೂಪೋ ಯ ಇಪೇನಿತನಾಮಾ ಮಮ  
 ಪ್ರಿಯಬನ್ಧುಸ್ತಮಪಿ ಮಮ ನಮಸ್ಕಾರಂ ಜ್ಞಾಪಯಧ್ವಂ | 6 ಅಪರಂ  
 ಬಹುಶ್ರಮೇಣಾಸ್ಮಾನ್ ಅಸೇವತ ಯಾ ಮರಿಯಮ್ ತಾಮಪಿ  
 ನಮಸ್ಕಾರಂ ಜ್ಞಾಪಯಧ್ವಂ | 7 ಅಪರಾಙ್ಗ ಪ್ರೇರಿತೇಷು ಖ್ಯಾತಕೀರ್ತಿ  
 ಮದಗ್ರೇ ಖ್ರೀಷ್ಣಾಶ್ರಿತೌ ಮಮ ಸ್ವಜಾತೀಯೌ ಸಹಬನ್ಧಿನೌ ಚ  
 ಯಾವಾನ್ತನೀಕಯೂನಿಯೌ ತೌ ಮಮ ನಮಸ್ಕಾರಂ ಜ್ಞಾಪಯಧ್ವಂ | 8  
 ತಥಾ ಪ್ರಭೌ ಮತ್ತ್ರಿಯತಮಮ್ ಆಚ್ಛಿಯಮಪಿ ಮಮ ನಮಸ್ಕಾರಂ  
 ಜ್ಞಾಪಯಧ್ವಂ | 9 ಅಪರಂ ಖ್ರೀಷ್ಣಸೇವಾಯಾಂ ಮಮ ಸಹಕಾರಿಣಮ್  
 ಊರ್ಬಾಣಂ ಮಮ ಪ್ರಿಯತಮಂ ಸ್ತಾಮುಙ್ಗ ಮಮ ನಮಸ್ಕಾರಂ  
 ಜ್ಞಾಪಯಧ್ವಂ | 10 ಅಪರಂ ಖ್ರೀಷ್ಣೇನ ಪರೀಕ್ಷಿತಮ್ ಆಪಿಲ್ಲಿಂ ಮಮ  
 ನಮಸ್ಕಾರಂ ವದತ, ಆರಿಷ್ವಬೂಲಸ್ಯ ಪರಿಜನಾಂಶ್ಚ ಮಮ ನಮಸ್ಕಾರಂ  
 ಜ್ಞಾಪಯಧ್ವಂ | 11 ಅಪರಂ ಮಮ ಜ್ಞಾತಿಂ ಹೇರೋದಿಯೋನಂ  
 ಮಮ ನಮಸ್ಕಾರಂ ವದತ, ತಥಾ ನಾರ್ಕಿಸಸ್ಯ ಪರಿವಾರಾಣಾಂ ಮಧ್ಯೇ  
 ಯೇ ಪ್ರಭುಮಾಶ್ರಿತಾಸ್ಮಾನ್ ಮಮ ನಮಸ್ಕಾರಂ ವದತ | 12 ಅಪರಂ  
 ಪ್ರಭೋಃ ಸೇವಾಯಾಂ ಪರಿಶ್ರಮಕಾರಿಣೈ ತ್ರುಫೇನಾತ್ರಫೋಷೇ  
 ಮಮ ನಮಸ್ಕಾರಂ ವದತ, ತಥಾ ಪ್ರಭೋಃ ಸೇವಾಯಾಮ್  
 ಅತ್ಯನ್ತಂ ಪರಿಶ್ರಮಕಾರಿಣೀ ಯಾ ಪ್ರಿಯಾ ಪರ್ಷಿಸ್ತಾಂ ನಮಸ್ಕಾರಂ

ಜ್ಞಾಪಯದ್ಧಂ | 13 ಅಪರಂ ಪ್ರಭೋರಭಿರುಚಿತಂ ರೂಫಂ ಮಮ  
 ಧರ್ಮಮಾತಾ ಯಾ ತಸ್ಯ ಮಾತಾ ತಾಮಪಿ ನಮಸ್ಕಾರಂ ವದತ | 14  
 ಅಪರಮ್ ಅಸಂಕೃತಂ ಫ್ಲಿಗೋನಂ ಹರ್ಮಂ ಪಾತ್ರಬಂ ಹರ್ಮಿಮ್  
 ಏತೇಷಾಂ ಸಜ್ಜಿಭ್ರಾತ್ಯಗಣ್ಣು ನಮಸ್ಕಾರಂ ಜ್ಞಾಪಯದ್ಧಂ | 15  
 ಅಪರಂ ಫಿಲಲಗೋ ಯೂಲಿಯಾ ನೀರಿಯಸ್ತಸ್ಯ ಭಗಿನ್ಯಲುಮ್ಪಾ  
 ಚೈತಾನ್ ಏತೈಃ ಸಾರ್ಧಂ ಯಾವನ್ತಃ ಪವಿತ್ರಲೋಕಾ ಆಸತೇ  
 ತಾನಪಿ ನಮಸ್ಕಾರಂ ಜ್ಞಾಪಯದ್ಧಂ | 16 ಯೂಯಂ ಪರಸ್ಪರಂ  
 ಪವಿತ್ರಚುಮ್ಪನೇನ ನಮಸ್ಕುರುದ್ಧಂ | ಖ್ರೀಷ್ಟಸ್ಯ ಧರ್ಮಸಮಾಜಗಣೋ  
 ಯುಷ್ಮಾನ್ ನಮಸ್ಕುರುತೇ | 17 ಹೇ ಭ್ರಾತರೋ ಯುಷ್ಮಾನ್  
 ವಿನಯೇಹಂ ಯುಷ್ಮಾಭಿ ಯಾ ಶಿಕ್ಷಾ ಲಬ್ಧಾ ತಾಮ್ ಅತಿಕ್ರಮ್ಯ ಯೇ  
 ವಿಚ್ಛೇದಾನ್ ವಿಘ್ನಾಂಶ್ಚ ಕುರ್ವನ್ತಿ ತಾನ್ ನಿಶ್ಚಿನುತ ತೇಷಾಂ ಸಜ್ಞಂ  
 ವರ್ಜಯತ ಚ | 18 ಯತಸ್ತಾದೃಶಾ ಲೋಕಾ ಅಸ್ಮಾಕಂ ಪ್ರಭೋ  
 ಯೀಶುಖ್ರೀಷ್ಟಸ್ಯ ದಾಸಾ ಇತಿ ನಹಿ ಕಿನ್ನು ಸ್ವೋದರಸ್ಯೈವ ದಾಸಾಃ;  
 ಅಪರಂ ಪ್ರಣಯವಚನೈ ಮಧುರವಾಕ್ಯೈಶ್ಚ ಸರಲಲೋಕಾನಾಂ  
 ಮನಾಂಸಿ ಮೋಹಯನ್ತಿ | 19 ಯುಷ್ಮಾಕಮ್ ಆಜ್ಞಾಗ್ರಾಹಿತ್ವಂ ಸರ್ವತ್ರ  
 ಸರ್ವೈರ್ ಭರ್ತೃತಂ ತತೋಹಂ ಯುಷ್ಮಾಸು ಸಾನನ್ದೋಽಭವಂ ತಥಾಪಿ  
 ಯೂಯಂ ಯತ್ ಸತ್ಕಾನೇನ ಜ್ಞಾನಿನಃ ಕುಜ್ಞಾನೇ ಚಾತತ್ಪರಾ ಭವೇತೇತಿ  
 ಮಮಾಭಿಲಾಷಃ | 20 ಅಧಿಕಂತು ಶಾನ್ತಿದಾಯಕ ಈಶ್ವರಃ ಶೈತಾನಮ್  
 ಅವಿಲಮ್ಬಂ ಯುಷ್ಮಾಕಂ ಪದಾನಾಮ್ ಅಧೋ ಮರ್ದಿಷ್ಯತಿ | ಅಸ್ಮಾಕಂ  
 ಪ್ರಭು ಯೀಶುಖ್ರೀಷ್ಟೋ ಯುಷ್ಮಾಸು ಪ್ರಸಾದಂ ಕ್ರಿಯಾತ್ | ಇತಿ |  
 21 ಮಮ ಸಹಕಾರೀ ತೀಮಥಿಯೋ ಮಮ ಜ್ಞಾತಯೋ ಲೂಕಿಯೋ  
 ಯಾಸೋನ್ ಸೋಸಿಪಾತ್ರಶ್ಚೇಮೇ ಯುಷ್ಮಾನ್ ನಮಸ್ಕುರ್ವನ್ತೇ | 22  
 ಅಪರಮ್ ಏತತ್ಪ್ರಲೇಖಕಸ್ತರ್ತಿಯನಾಮಾಹಮಪಿ ಪ್ರಭೋ ನಾರ್ಮಾ  
 ಯುಷ್ಮಾನ್ ನಮಸ್ಕುರೋಮಿ | 23 ತಥಾ ಕೃತ್ಸಧರ್ಮಸಮಾಜಸ್ಯ  
 ಮಮ ಚಾತಿಥ್ಯಕಾರೀ ಗಾಯೋ ಯುಷ್ಮಾನ್ ನಮಸ್ಕುರೋತಿ |  
 ಅಪರಮ್ ಏತನ್ನಗರಸ್ಯ ಧನರಕ್ಷಕ ಇರಾಸ್ತಃ ಕ್ವಾರ್ತನಾಮಕಶ್ಚೈಕೋ  
 ಭ್ರಾತಾ ತಾವಪಿ ಯುಷ್ಮಾನ್ ನಮಸ್ಕುರುತಃ | 24 ಅಸ್ಮಾಕಂ ಪ್ರಭು  
 ಯೀಶುಖ್ರೀಷ್ಟಾ ಯುಷ್ಮಾಸು ಸರ್ವೈಷು ಪ್ರಸಾದಂ ಕ್ರಿಯಾತ್ | ಇತಿ |  
 25 ಪೂರ್ವಕಾಲಿಕಯುಗೇಷು ಪ್ರಚ್ಛನ್ನಾ ಯಾ ಮನ್ತ್ರಣಾಧುನಾ ಪ್ರಕಾಶಿತಾ

ಭೂತ್ವಾ ಭವಿಷ್ಯದ್ವಾದಿಲಿಖಿತಗ್ರಂಥಗಣಸ್ಯ ಪ್ರಮಾಣಾದ್ ವಿಶ್ವಾಸೇನ  
ಗ್ರಹಣಾರ್ಥಂ ಸದಾತನಸ್ಯೇಶ್ವರಸ್ಯಾಜ್ಞಯಾ ಸರ್ವದೇಶೀಯಲೋಕಾನ್  
ಜ್ಞಾಪ್ಯತೇ, (aiōnios g166) 26 ತಸ್ಯಾ ಮನ್ತ್ರಣಾಯಾ ಜ್ಞಾನಂ ಲಬ್ಧ್ವಾ  
ಮಯಾ ಯಃ ಸುಸಂವಾದೋ ಯೀಶುಖ್ರೀಷ್ಟಮಧಿ ಪ್ರಚಾರ್ಯತೇ,  
ತದನುಸಾರಾದ್ ಯುಷ್ಮಾನ್ ಧರ್ಮೈ ಸುಸ್ಥಿರಾನ್ ಕರ್ತುಂ ಸಮರ್ಥೋ  
ಯೋಽದ್ವಿತೀಯಃ (aiōnios g166) 27 ಸರ್ವಜ್ಞ ಈಶ್ವರಸ್ತಸ್ಯ ಧನ್ಯವಾದೋ  
ಯೀಶುಖ್ರೀಷ್ಟೇನ ಸನ್ನತಂ ಭೂಯಾತ್ | ಇತಿ | (aiōn g165)

## ೧ ಕರಿನ್ನಿನಃ

1 ಯಾವನಃ ಪವಿತ್ರಾ ಲೋಕಾಃ ಸ್ವೇಷಾಮ್ ಅಸ್ಮಾಕಂ  
ವಸತಿಸ್ಥಾನೇಷ್ವಸ್ಮಾಕಂ ಪ್ರಭೋ ಯೀಶೋಃ ಖ್ರೀಷ್ಣಸ್ಯ ನಾಮ್ನಾ  
ಪ್ರಾರ್ಥಯಂತೇ ತೈಃ ಸಹಾಹೂತಾನಾಂ ಖ್ರೀಷ್ಣೇನ ಯೀಶುನಾ  
ಪವಿತ್ರೀಕೃತಾನಾಂ ಲೋಕಾನಾಂ ಯ ಈಶ್ವರೀಯಧರ್ಮಸಮಾಜಃ  
ಕರಿನ್ನನಗರೇ ವಿದ್ಯತೇ 2 ತಂ ಪ್ರತೀಶ್ವರಸ್ಯೇಚ್ಛಯಾಹೂತೋ  
ಯೀಶುಖ್ರೀಷ್ಣಸ್ಯ ಪ್ರೇರಿತಃ ಪೌಲಃ ಸೋಸ್ಥಿನಿನಾಮಾ ಭ್ರಾತಾ ಚ ಪತ್ರಂ  
ಲಿಖತಿ | 3 ಅಸ್ಮಾಕಂ ಪಿತೃಶ್ವರೇಣ ಪ್ರಭುನಾ ಯೀಶುಖ್ರೀಷ್ಣೇನ ಚ  
ಪ್ರಸಾದಃ ಶಾನ್ತಿಶ್ಚ ಯುಷ್ಮಭ್ಯಂ ದೀಯತಾಂ | 4 ಈಶ್ವರೋ  
ಯೀಶುಖ್ರೀಷ್ಣೇನ ಯುಷ್ಮಾನ್ ಪ್ರತಿ ಪ್ರಸಾದಂ ಪ್ರಕಾಶಿತವಾನ್,  
ತಸ್ಮಾದಹಂ ಯುಷ್ಮನ್ನಿಮಿತ್ತಂ ಸರ್ವದಾ ಮದೀಯೇಶ್ವರಂ ಧನ್ಯಂ  
ವದಾಮಿ | 5 ಖ್ರೀಷ್ಣಸಮ್ಪನ್ನೀಯಂ ಸಾಕ್ಷ್ಯಂ ಯುಷ್ಮಾಕಂ ಮಧ್ಯೇ  
ಯೇನ ಪ್ರಕಾರೇಣ ಸಪ್ರಮಾಣಮ್ ಅಭವತ್ 6 ತೇನ ಯೂಯಂ  
ಖ್ರೀಷ್ಣಾತ್ ಸರ್ವವಿಧವಕ್ತೃತಾಜ್ಞಾನಾದೀನಿ ಸರ್ವಧನಾನಿ ಲಭ್ಯವಂತಃ | 7  
ತತೋಽಸ್ಮತ್ಪ್ರಭೋ ಯೀಶುಖ್ರೀಷ್ಣಸ್ಯ ಪುನರಾಗಮನಂ  
ಪ್ರತೀಕ್ಷಮಾಣಾನಾಂ ಯುಷ್ಮಾಕಂ ಕಸ್ಯಾಪಿ ವರಸ್ಯಾಭಾವೋ ನ ಭವತಿ |  
8 ಅಪರಮ್ ಅಸ್ಮಾಕಂ ಪ್ರಭೋ ಯೀಶುಖ್ರೀಷ್ಣಸ್ಯ ದಿವಸೇ  
ಯೂಯಂ ಯನ್ನಿದೋಷಾ ಭವೇತ ತದರ್ಥಂ ಸಏವ  
ಯಾವದಂತಂ ಯುಷ್ಮಾನ್ ಸುಸ್ಥಿರಾನ್ ಕರಿಷ್ಯತಿ | 9 ಯ ಈಶ್ವರಃ  
ಸ್ವಪುತ್ರಸ್ಯಾಸ್ಮತ್ಪ್ರಭೋ ಯೀಶುಖ್ರೀಷ್ಣಸ್ಯಾಂತಿನಃ ಕರ್ತೃಂ ಯುಷ್ಮಾನ್  
ಆಹೂತವಾನ್ ಸ ವಿಶ್ವಸನೀಯಃ | 10 ಹೇ ಭ್ರಾತರಃ, ಅಸ್ಮಾಕಂ  
ಪ್ರಭುಯೀಶುಖ್ರೀಷ್ಣಸ್ಯ ನಾಮ್ನಾ ಯುಷ್ಮಾನ್ ವಿನಯೇಽಹಂ ಸರ್ವ್ವೇ  
ಯುಷ್ಮಾಭಿರೇಕರೂಪಾಣಿ ವಾಕ್ಯಾನಿ ಕಥ್ಯಂತಾಂ ಯುಷ್ಮನ್ನದ್ಯೇ  
ಭಿನ್ನಸಂಘಾತಾ ನ ಭವಂತು ಮನೋವಿಚಾರಯೋರೈಕ್ಯೇನ ಯುಷ್ಮಾಕಂ  
ಸಿದ್ಧತ್ವಂ ಭವತು | 11 ಹೇ ಮಮ ಭ್ರಾತರೋ ಯುಷ್ಮನ್ನದ್ಯೇ ವಿವಾದಾ  
ಜಾತಾ ಇತಿ ವಾರ್ತಾಮಹಂ ಕ್ಲೋಯ್ಯಾಃ ಪರಿಜನ್ಯೆ ಜ್ಞಾಪಿತಃ | 12  
ಮಮಾಭಿಪ್ರೇತಮಿದಂ ಯುಷ್ಮಾಕಂ ಕಶ್ಚಿತ್ ಕಶ್ಚಿದ್ ವದತಿ ಪೌಲಸ್ಯ  
ಶಿಷ್ಯೋಽಹಮ್ ಆಪಲ್ಲೋಃ ಶಿಷ್ಯೋಽಹಂ ಕೈಘಾಃ ಶಿಷ್ಯೋಽಹಂ  
ಖ್ರೀಷ್ಣಸ್ಯ ಶಿಷ್ಯೋಽಹಮಿತಿ ಚ | 13 ಖ್ರೀಷ್ಣಸ್ಯ ಕಿಂ ವಿಭೇದಃ ಕೃತಃ?

ಪೌಲಃ ಕಿಂ ಯುಷ್ಮತ್ಕೃತೇ ಕೃಶೇ ಹತಃ? ಪೌಲಸ್ಯ ನಾಮ್ನಾ ವಾ  
 ಯೂಯಂ ಕಿಂ ಮಜ್ಜಿತಾಃ? 14 ಕ್ರಿಷ್ಟಗಾಯೌ ವಿನಾ ಯುಷ್ಮಾಕಂ  
 ಮಧ್ಯೇಽನ್ಯಃ ಕೋಽಪಿ ಮಯಾ ನ ಮಜ್ಜಿತ ಇತಿ ಹೇತೋರಹಮ್  
 ಈಶ್ವರಂ ಧನ್ಯಂ ವದಾಮಿ | 15 ಏತೇನ ಮಮ ನಾಮ್ನಾ ಮಾನವಾ  
 ಮಯಾ ಮಜ್ಜಿತಾ ಇತಿ ವಕ್ತುಂ ಕೇನಾಪಿ ನ ಶಕ್ಯತೇ | 16  
 ಅಪರಂ ಸ್ತಿಫಾನಸ್ಯ ಪರಿಜನಾ ಮಯಾ ಮಜ್ಜಿತಾಸ್ತದನ್ಯಃ ಕಶ್ಚಿದ್  
 ಯನ್ಮಯಾ ಮಜ್ಜಿತಸ್ತದಹಂ ನ ವೇದ್ಮಿ | 17 ಖ್ರೀಷ್ಟೇನಾಹಂ  
 ಮಜ್ಜನಾರ್ಥಂ ನ ಪ್ರೇರಿತಃ ಕಿನ್ನು ಸುಸಂವಾದಸ್ಯ ಪ್ರಚಾರಾರ್ಥಮೇವ;  
 ಸೋಽಪಿ ವಾಕ್ಪಟುತಯಾ ಮಯಾ ನ ಪ್ರಚಾರಿತವ್ಯಃ, ಯತಸ್ತಥಾ  
 ಪ್ರಚಾರಿತೇ ಖ್ರೀಷ್ಟಸ್ಯ ಕೃಶೇ ಮೃತ್ಯುಃ ಫಲಹೀನೋ ಭವಿಷ್ಯತಿ | 18  
 ಯತೋ ಹೇತೋ ಯೇ ವಿನಶ್ಯಂತಿ ತೇ ತಾಂ ಕೃಶಸ್ಯ ವಾರ್ತಾಂ  
 ಪ್ರಲಾಪಮಿವ ಮನ್ಯಂತೇ ಕಿಂ ಪರಿತ್ರಾಣಂ ಲಭಮಾನೇಷ್ವಸ್ಮಾಸು ಸಾ  
 ಈಶ್ವರೀಯಶಕ್ತಿಸ್ವರೂಪಾ | 19 ತಸ್ಮಾದಿತ್ಲಂ ಲಿಖಿತಮಾಸ್ತೇ,  
 ಜ್ಞಾನವತಾನ್ತು ಯತ್ ಜ್ಞಾನಂ ತನ್ಮಯಾ ನಾಶಯಿಷ್ಯತೇ |  
 ವಿಲೋಪಯಿಷ್ಯತೇ ತದ್ವದ್ ಬುದ್ಧಿ ಬದ್ಧಿಮತಾಂ ಮಯಾ | | 20  
 ಜ್ಞಾನೀ ಕುತ್ರ? ಶಾಸ್ತ್ರೀ ವಾ ಕುತ್ರ? ಇಹಲೋಕಸ್ಯ ವಿಚಾರತತ್ಪರೋ ವಾ  
 ಕುತ್ರ? ಇಹಲೋಕಸ್ಯ ಜ್ಞಾನಂ ಕಿಮೀಶ್ವರೇಣ ಮೋಹೀಕೃತಂ ನಹಿ?  
 (aiṛṇ g165) 21 ಈಶ್ವರಸ್ಯ ಜ್ಞಾನಾದ್ ಇಹಲೋಕಸ್ಯ ಮಾನವಾಃ  
 ಸ್ವಜ್ಞಾನೇನೇಶ್ವರಸ್ಯ ತತ್ತ್ವಬೋಧಂ ನ ಪ್ರಾಪ್ತವಂತಸ್ತಸ್ಮಾದ್  
 ಈಶ್ವರಃ ಪ್ರಚಾರರೂಪಿಣಾ ಪ್ರಲಾಪೇನ ವಿಶ್ವಾಸಿನಃ ಪರಿತ್ರಾತುಂ  
 ರೋಚಿತವಾನ್ | 22 ಯಿಹೂದೀಯಲೋಕಾ ಲಕ್ಷಣಾನಿ  
 ದಿದೃಕ್ಷಂತಿ ಭಿನ್ನದೇಶೀಯಲೋಕಾಸ್ತು ವಿದ್ಯಾಂ ಮೃಗಯಂತೇ, 23  
 ವಯಂ ಕೃಶೇ ಹತಂ ಖ್ರೀಷ್ಟಂ ಪ್ರಚಾರಯಾಮಃ | ತಸ್ಯ  
 ಪ್ರಚಾರೋ ಯಿಹೂದೀಯೈ ವಿಫಲ್ನ ಇವ ಭಿನ್ನದೇಶೀಯೈಶ್ಚ  
 ಪ್ರಲಾಪ ಇವ ಮನ್ಯತೇ, 24 ಕಿನ್ನು ಯಿಹೂದೀಯಾನಾಂ  
 ಭಿನ್ನದೇಶೀಯಾನಾಂ ಮಧ್ಯೇ ಯೇ ಆಹೂತಾಸ್ತೇಷು ಸ ಖ್ರೀಷ್ಟ  
 ಈಶ್ವರೀಯಶಕ್ತಿವೇಶ್ವರೀಯಜ್ಞಾನಮಿವ ಚ ಪ್ರಕಾಶತೇ | 25 ಯತ  
 ಈಶ್ವರೇ ಯಃ ಪ್ರಲಾಪ ಆರೋಪ್ಯತೇ ಸ ಮಾನವಾತಿರಿಕ್ತಂ ಜ್ಞಾನಮೇವ  
 ಯಚ್ಚ ದೌರ್ಬಲ್ಯಮ್ ಈಶ್ವರ ಆರೋಪ್ಯತೇ ತತ್ ಮಾನವಾತಿರಿಕ್ತಂ

ಬಲಮೇವ | 26 ಹೇ ಭ್ರಾತರಃ, ಆಹೂತಯುಷ್ಮದ್ಗಣೋ  
ಯುಷ್ಮಾಭಿರಾಲೋಕೃತಾಂ ತನ್ಮದ್ಯೇ ಸಾಂಸಾರಿಕಜ್ಞಾನೇನ ಜ್ಞಾನವನ್ತಃ  
ಪರಾಕ್ರಮಿಣೋ ವಾ ಕುಲೀನಾ ವಾ ಬಹವೋ ನ ವಿದ್ಯಂತೇ | 27 ಯತ  
ಈಶ್ವರೋ ಜ್ಞಾನವತ್ಸಪಯಿತುಂ ಮೂರ್ಖಲೋಕಾನ್  
ರೋಚಿತವಾನ್ ಬಲಾನಿ ಚ ತ್ರಪಯಿತುಮ್ ಈಶ್ವರೋ ದುರ್ಬಲಾನ್  
ರೋಚಿತವಾನ್ | 28 ತಥಾ ವರ್ತಮಾನಲೋಕಾನ್ ಸಂಸ್ಥಿತಿಭ್ರಷ್ಟಾನ್  
ಕರ್ತುಮ್ ಈಶ್ವರೋ ಜಗತೋಽಪಕೃಷ್ಣಾನ್ ಹೇಯಾನ್  
ಅವರ್ತಮಾನಾಂಶ್ಚಾಭಿರೋಚಿತವಾನ್ | 29 ತತ ಈಶ್ವರಸ್ಯ ಸಾಕ್ಷಾತ್  
ಕೇನಾಪ್ಯಾತ್ಮಶ್ಲಾಘಾ ನ ಕರ್ತವ್ಯಾ | 30 ಯೂಯಿಷ್ಠ ತಸ್ಮಾತ್ ಖ್ರೀಷ್ಟೇ  
ಯೀಶೌ ಸಂಸ್ಥಿತಿಂ ಪ್ರಾಪ್ತವನ್ತಃ ಸ ಈಶ್ವರಾದ್ ಯುಷ್ಮಾಕಂ ಜ್ಞಾನಂ  
ಪುಣ್ಯಂ ಪವಿತ್ರತ್ವಂ ಮುಕ್ತಿಶ್ಚ ಜಾತಾ | 31 ಅತಃಪಿವ ಯದ್ವದ್  
ಲಿಖಿತಮಾಸ್ತೇ ತದ್ವತ್, ಯಃ ಕಶ್ಚಿತ್ ಶ್ಲಾಘಮಾನಃ ಸ್ಯಾತ್ ಶ್ಲಾಘತಾಂ  
ಪ್ರಭುನಾ ಸ ಹಿ |

**2** ಹೇ ಭ್ರಾತರೋ ಯುಷ್ಮತ್ಸಮೀಪೇ ಮಮಾಗಮನಕಾಲೇಽಹಂ  
ವಕ್ತೃತಾಯಾ ವಿದ್ಯಾಯಾ ವಾ ನೈಪುಣ್ಯೇನೇಶ್ವರಸ್ಯ ಸಾಕ್ಷ್ಯಂ  
ಪ್ರಚಾರಿತವಾನ್ ತನ್ನಹಿ; 2 ಯತೋ ಯೀಶುಖ್ರೀಷ್ಟಂ ತಸ್ಯ ಕೃಶೇ  
ಹತತ್ವಿಷ್ಠ ವಿನಾ ನಾನ್ಯತ್ ಕಿಮಪಿ ಯುಷ್ಮನ್ಮದ್ಯೇ ಜ್ಞಾಪಯಿತುಂ ವಿಹಿತಂ  
ಬುದ್ಧವಾನ್ | 3 ಅಪರಂಶ್ಚಾತಿವ ದೌರ್ಬಲ್ಯಭೀತಿಕ್ವಮ್ಪಯುಕ್ತೋ  
ಯುಷ್ಮಾಭಿಃ ಸಾರ್ಥಮಾಸಂ | 4 ಅಪರಂ ಯುಷ್ಮಾಕಂ ವಿಶ್ವಾಸೋ  
ಯತ್ ಮಾನುಷಿಕಜ್ಞಾನಸ್ಯ ಫಲಂ ನ ಭವೇತ್ ಕಿನ್ವೀಶ್ವರೀಯಶಕ್ತೇಃ  
ಫಲಂ ಭವೇತ್, 5 ತದರ್ಥಂ ಮಮ ವಕ್ತೃತಾ ಮದೀಯಪ್ರಚಾರಶ್ಚ  
ಮಾನುಷಿಕಜ್ಞಾನಸ್ಯ ಮಧುರವಾಕ್ಯಸಮ್ಪ್ರಲಿತೌ ನಾಸ್ತಾಂ ಕಿನ್ವಾತ್ಮನಃ  
ಶಕ್ತೇಶ್ಚ ಪ್ರಮಾಣಯುಕ್ತವಾಸ್ತಾಂ | 6 ವಯಂ ಜ್ಞಾನಂ ಭಾಷಾಮಹೇ  
ತಚ್ಚ ಸಿದ್ಧಲೋಕೈರ್ಜ್ಞಾನಮಿವ ಮನ್ಯತೇ, ತದಿಹಲೋಕಸ್ಯ ಜ್ಞಾನಂ ನಹಿ,  
ಇಹಲೋಕಸ್ಯ ನಶ್ಚರಾಣಾಮ್ ಅಧಿಪತೀನಾಂ ವಾ ಜ್ಞಾನಂ ನಹಿ; (aiōn  
g165) 7 ಕಿನ್ತು ಕಾಲಾವಸ್ಥಾಯಾಃ ಪೂರ್ವ್ವಸ್ಮಾದ್ ಯತ್  
ಜ್ಞಾನಮ್ ಅಸ್ಮಾಕಂ ವಿಭವಾರ್ಥಮ್ ಈಶ್ವರೇಣ ನಿಶ್ಚಿತ್ಯ ಪ್ರಚ್ಛನ್ನಂ  
ತನ್ನಿಗೂಢಮ್ ಈಶ್ವರೀಯಜ್ಞಾನಂ ಪ್ರಭಾಷಾಮಹೇ | (aiōn g165) 8  
ಇಹಲೋಕಸ್ಯಾಧಿಪತೀನಾಂ ಕೇನಾಪಿ ತತ್ ಜ್ಞಾನಂ ನ ಲಬ್ಧಂ, ಲಭ್ಯೇ

ಸತಿ ತೇ ಪ್ರಭಾವವಿಶಿಷ್ಟಂ ಪ್ರಭುಂ ಕ್ರುಶೇ ನಾಹನಿಷ್ಠನ್ | (aiōn g165) 9

ತದ್ವಲ್ಲಿಖಿತಮಾಸ್ತೇ, ನೇತ್ರೇಣ ಕ್ಯಾಪಿ ನೋ ದೃಷ್ಟಂ ಕರ್ಣೇನಾಪಿ ಚ ನ  
ಶ್ರುತಂ | ಮನೋಮಧ್ಯೇ ತು ಕಸ್ಯಾಪಿ ನ ಪ್ರವಿಷ್ಟಂ ಕದಾಪಿ  
ಯತ್ | ಈಶ್ವರೇ ಪ್ರೀಯಮಾಣಾನಾಂ ಕೃತೇ ತತ್ ತೇನ  
ಸಂಭೃತಂ | 10 ಅಪರಮೀಶ್ವರಃ ಸ್ವಾತ್ಮನಾ ತದಸ್ಮಾಕಂ ಸಾಕ್ಷಾತ್  
ಪ್ರಾಕಾಶಯತ್; ಯತ ಆತ್ಮಾ ಸರ್ವಮೇವಾನುಸಂಧತೇ ತೇನ ಚೇಶ್ವರಸ್ಯ  
ಮರ್ಮತತ್ತ್ವಮಪಿ ಬುದ್ಧತೇ | 11 ಮನುಜಸ್ಯಾಂತಃಸ್ಥಮಾತ್ಮಾನಂ  
ವಿನಾ ಕೇನ ಮನುಜೇನ ತಸ್ಯ ಮನುಜಸ್ಯ ತತ್ತ್ವಂ ಬುದ್ಧತೇ?  
ತದ್ವದೀಶ್ವರಸ್ಯಾತ್ಮಾನಂ ವಿನಾ ಕೇನಾಪೀಶ್ವರಸ್ಯ ತತ್ತ್ವಂ ನ  
ಬುದ್ಧತೇ | 12 ವಯಂ ಇಹಲೋಕಸ್ಯಾತ್ಮಾನಂ ಲಭ್ಯವನ್ತಸ್ತನ್ನಹಿ  
ಕಿಂಚಿದೇಶ್ವರಸ್ಯೈವಾತ್ಮಾನಂ ಲಭ್ಯವನ್ತಃ, ತತೋ ಹೇತೋರೀಶ್ವರೇಣ  
ಸ್ವಪ್ರಸಾದಾದ್ ಅಸ್ಮಭ್ಯಂ ಯದ್ ಯದ್ ದತ್ತಂ ತತ್ಸರ್ವಮ್ ಅಸ್ಮಾಭಿ  
ರ್ಜ್ಞಾತುಂ ಶಕ್ಯತೇ | 13 ತಚ್ಚಾಸ್ಮಾಭಿ ಮಾರ್ನುಷಿಕಜ್ಞಾನಸ್ಯ ವಾಕ್ಯಾನಿ  
ಶಿಕ್ಷಿತ್ವಾ ಕಥ್ಯತ ಇತಿ ನಹಿ ಕಿಂಚಿದ್ವತ್ತೋ ವಾಕ್ಯಾನಿ ಶಿಕ್ಷಿತ್ವಾತ್ಮಿಕೈ  
ರ್ವಾಕ್ಯೈರಾತ್ಮಿಕಂ ಭಾವಂ ಪ್ರಕಾಶಯದ್ಭಿಃ ಕಥ್ಯತೇ | 14  
ಪ್ರಾಣೀ ಮನುಷ್ಯ ಈಶ್ವರೀಯಾತ್ಮನಃ ಶಿಕ್ಷಾಂ ನ ಗೃಹ್ಣಾತಿ ಯತ  
ಆತ್ಮಿಕವಿಚಾರೇಣ ಸಾ ವಿಚಾರ್ಯೇತಿ ಹೇತೋಃ ಸ ತಾಂ ಪ್ರಲಾಪಮಿವ  
ಮನ್ಯತೇ ಬೋದ್ಧಂ ನ ಶಕ್ನೋತಿ | 15 ಆತ್ಮಿಕೋ ಮಾನವಃ ಸರ್ವಾಣಿ  
ವಿಚಾರಯತಿ ಕಿಂತು ಸ್ವಯಂ ಕೇನಾಪಿ ನ ವಿಚಾರ್ಯತೇ | 16 ಯತ  
ಈಶ್ವರಸ್ಯ ಮನೋ ಜ್ಞಾತ್ವಾ ತಮುಪದೇಷ್ಟುಂ ಕಃ ಶಕ್ನೋತಿ? ಕಿಂತು  
ಖ್ರಿಷ್ಟಸ್ಯ ಮನೋಽಸ್ಮಾಭಿ ಲಭ್ಯಂ |

**3** ಹೇ ಭ್ರಾತರಃ, ಅಹಮಾತ್ಮಿಕೈರಿವ ಯುಷ್ಮಾಭಿಃ ಸಮಂ ಸಮ್ಭಾಷಿತುಂ  
ನಾಶಕ್ಯವಂ ಕಿಂತು ಶಾರೀರಿಕಾಚಾರಿಭಿಃ ಖ್ರಿಷ್ಟಧರ್ಮೈಶ್ಚ ಶಿಶುತುಲೈಶ್ಚ  
ಜನ್ಮೈರಿವ ಯುಷ್ಮಾಭಿಃ ಸಹ ಸಮಭಾಷೇ | 2 ಯುಷ್ಮಾನ್  
ಕಠಿನಭಕ್ತ್ಯಂ ನ ಭೋಜಯನ್ ದುಗ್ಧಮ್ ಅಪಾಯಯಂ ಯತೋ  
ಯೂಯಂ ಭಕ್ತ್ಯಂ ಗ್ರಹೀತುಂ ತದಾ ನಾಶಕ್ಯತ ಇದಾನೀಮಪಿ ನ  
ಶಕ್ಯಥ, ಯತೋ ಹೇತೋರಧುನಾಪಿ ಶಾರೀರಿಕಾಚಾರಿಣ ಆದ್ಧೇ |  
3 ಯುಷ್ಮನ್ನದ್ಯೇ ಮಾತ್ಸರ್ಯವಿವಾದಭೇದಾ ಭವಂತಿ ತತಃ ಕಿಂ  
ಶಾರೀರಿಕಾಚಾರಿಣೋ ನಾದ್ಧೇ ಮಾನುಷಿಕಮಾರ್ಗೇಣ ಚ ನ ಚರಥ?



4 ಪೌಲಸ್ಯಾಹಮಿತ್ಯಾಪಲ್ಲೋರಹಮಿತಿ ವಾ ಯದ್ವಾಕ್ಯಂ ಯುಷ್ಮಾಕಂ  
 ಕೈಶ್ಚಿತ್ ಕೈಶ್ಚಿತ್ ಕಧ್ಯತೇ ತಸ್ಮಾದ್ ಯೂಯಂ ಶಾರೀರಿಕಾಚಾರಿಣ  
 ನ ಭವಥ? 5 ಪೌಲಃ ಕಃ? ಆಪಲ್ಲೋ ವಾಃ ಕಃ? ತೌ  
 ಪರಿಚಾರಕಮಾತ್ರೌ ತಯೋರೇಕೈಕಸ್ಮೈ ಚ ಪ್ರಭು ಯಾದ್ಯತ್  
 ಫಲಮದದಾತ್ ತದ್ವತ್ ತಯೋರ್ದ್ವಾರಾ ಯೂಯಂ ವಿಶ್ವಾಸಿನೋ  
 ಜಾತಾಃ| 6 ಅಹಂ ರೋಪಿತವಾನ್ ಆಪಲ್ಲೋಶ್ಚ ನಿಷಿಕ್ತವಾನ್  
 ಈಶ್ವರಶ್ಚಾವರ್ಧಯತ್| 7 ಅತೋ ರೋಪಯಿತ್ಯಸೇಕ್ತಾರಾವಸಾರೌ  
 ವರ್ಧಯಿತೇಶ್ವರ ಏವ ಸಾರಃ| 8 ರೋಪಯಿತ್ಯಸೇಕ್ತಾರೌ ಚ  
 ಸಮೌ ತಯೋರೇಕೈಕಶ್ಚ ಸ್ವಶ್ರಮಯೋಗ್ಯಂ ಸ್ವವೇತನಂ ಲಪ್ಸ್ಯತೇ|  
 9 ಆವಾಮೀಶ್ವರೇಣ ಸಹ ಕರ್ಮಕಾರಿಣೌ, ಈಶ್ವರಸ್ಯ ಯತ್  
 ಕ್ಷೇತ್ರಮ್ ಈಶ್ವರಸ್ಯ ಯಾ ನಿರ್ಮಿತಿಃ ಸಾ ಯೂಯಮೇವ| 10  
 ಈಶ್ವರಸ್ಯ ಪ್ರಸಾದಾತ್ ಮಯಾ ಯತ್ ಪದಂ ಲಬ್ಧಂ ತಸ್ಮಾತ್  
 ಜ್ಞಾನಿನಾ ಗೃಹಕಾರಿಣೇವ ಮಯಾ ಭಿತ್ತಿಮೂಲಂ ಸ್ಥಾಪಿತಂ ತದುಪರಿ  
 ಚಾನೈನ ನಿಚೀಯತೇ| ಕಿನ್ನು ಯೇನ ಯನ್ನಿಚೀಯತೇ ತತ್  
 ತೇನ ವಿವಿಚ್ಯತಾಂ| 11 ಯತೋ ಯೀಶುಖ್ರೀಷ್ಟರೂಪಂ ಯದ್  
 ಭಿತ್ತಿಮೂಲಂ ಸ್ಥಾಪಿತಂ ತದನ್ಯತ್ ಕಿಮಪಿ ಭಿತ್ತಿಮೂಲಂ ಸ್ಥಾಪಯಿತುಂ  
 ಕೇನಾಪಿ ನ ಶಕ್ಯತೇ| 12 ಏತದ್ಭಿತ್ತಿಮೂಲಸ್ಯೋಪರಿ ಯದಿ ಕೇಚಿತ್  
 ಸ್ವರ್ಣರೂಪ್ಯಮಣಿಕಾಷ್ಯತ್ಮಣನಲಾನ್ ನಿಚಿನ್ವನ್ತಿ, 13 ತರ್ಹ್ಯೇಕೈಕಸ್ಯ  
 ಕರ್ಮ ಪ್ರಕಾಶಿಷ್ಯತೇ ಯತಃ ಸ ದಿವಸಸ್ತತ್ ಪ್ರಕಾಶಯಿಷ್ಯತಿ| ಯತೋ  
 ಹತೋಸ್ತನ ದಿವಸೇನ ವಹ್ನಿಮಯೇನೋದೇತವ್ಯಂ ತತ ಏಕೈಕಸ್ಯ  
 ಕರ್ಮ ಕೀದೃಶಮೇತಸ್ಯ ಪರೀಕ್ಷಾ ಬಹ್ನಿನಾ ಭವಿಷ್ಯತಿ| 14 ಯಸ್ಯ  
 ನಿಚಯನರೂಪಂ ಕರ್ಮ ಸ್ಥಾಪ್ತು ಭವಿಷ್ಯತಿ ಸ ವೇತನಂ ಲಪ್ಸ್ಯತೇ|  
 15 ಯಸ್ಯ ಚ ಕರ್ಮ ಧಕ್ಷ್ಯತೇ ತಸ್ಯ ಕ್ಷತಿ ಭವಿಷ್ಯತಿ ಕಿನ್ನು ವಹ್ನೇ  
 ನಿರ್ಗತಜನ ಇವ ಸ ಸ್ವಯಂ ಪರಿತ್ರಾಣಂ ಪ್ರಾಪ್ಸ್ಯತಿ| 16 ಯೂಯಮ್  
 ಈಶ್ವರಸ್ಯ ಮಂದಿರಂ ಯುಷ್ಮನ್ಮದ್ಯೇ ಚೇಶ್ವರಸ್ಯಾತ್ಮಾ ನಿವಸತೀತಿ ಕಿಂ ನ  
 ಜಾನೀಥ? 17 ಈಶ್ವರಸ್ಯ ಮಂದಿರಂ ಯೇನ ವಿನಾಶ್ಯತೇ ಸೋಽಪೀಶ್ವರೇಣ  
 ವಿನಾಶಯಿಷ್ಯತೇ ಯತ ಈಶ್ವರಸ್ಯ ಮಂದಿರಂ ಪವಿತ್ರಮೇವ ಯೂಯಂ  
 ತು ತನ್ನಂದಿರಮ್ ಆದ್ಯೇ| 18 ಕೋಪಿ ಸ್ವಂ ನ ವಚ್ಛಯತಾಂ| ಯುಷ್ಮಾಕಂ  
 ಕಶ್ಚನ ಚೇದಿಹಲೋಕಸ್ಯ ಜ್ಞಾನೇನ ಜ್ಞಾನವಾನಹಮಿತಿ ಬುದ್ಧತೇ ತರ್ಹಿ ಸ

ಯತ್ ಜ್ಞಾನೀ ಭವೇತ್ ತದರ್ಥಂ ಮೂಢೋ ಭವತು | (aiṛn 165) 19

ಯಸ್ಮಾದಿಹಲೋಕಸ್ಯ ಜ್ಞಾನಮ್ ಈಶ್ವರಸ್ಯ ಸಾಕ್ಷಾತ್ ಮೂಢತ್ವಮೇವ |  
ಏತಸ್ಮಿನ್ ಲಿಖಿತಮಪ್ಯಾಸ್ಮೇ, ತೀಕ್ಷ್ಣಯಾ ಜ್ಞಾನಿನಾಂ ಬುದ್ಧಿಸ್ತಯಾ ತಾನ್  
ಧರತೀಶ್ವರಃ | 20 ಪುನಶ್ಚ | ಜ್ಞಾನಿನಾಂ ಕಲ್ಪನಾ ವೇತ್ತಿ ಪರಮೇಶೋ  
ನಿರರ್ಥಕಾಃ | 21 ಅತಏವ ಕೋಽಪಿ ಮನುಜೈರಾತ್ಮಾನಂ ನ ಶ್ಲಾಘತಾಂ  
ಯತಃ ಸರ್ವಾಣಿ ಯುಷ್ಮಾಕಮೇವ, 22 ಪೌಲ ವಾ ಆಪಲ್ಲೋ ವಾ  
ಕೈಫಾ ವಾ ಜಗದ್ ವಾ ಜೀವನಂ ವಾ ಮರಣಂ ವಾ ವರ್ತಮಾನಂ  
ವಾ ಭವಿಷ್ಯದ್ವಾ ಸರ್ವಾಣ್ಯೇವ ಯುಷ್ಮಾಕಂ, 23 ಯೂಯಞ್ಚ ಖ್ರೀಷ್ಯಸ್ಯ  
ಖ್ರೀಷ್ಯಶ್ಚೇಶ್ವರಸ್ಯ |

**4** ಲೋಕಾ ಅಸ್ಮಾನ್ ಖ್ರೀಷ್ಯಸ್ಯ ಪರಿಚಾರಕಾನ್ ಈಶ್ವರಸ್ಯ  
ನಿಗೂಠವಾಕ್ಯಧನಸ್ಯಾದ್ಯಕ್ಷಾಂಶ್ಚ ಮನ್ಯಂತಾಂ | 2 ಕಿಞ್ಚ ಧನಾದ್ಯಕ್ಷೇಣ  
ವಿಶ್ವಸನೀಯೇನ ಭವಿತವ್ಯಮೇತದೇವ ಲೋಕೈರ್ಯಾಚ್ಯತೇ | 3  
ಅತೋ ವಿಚಾರಯದ್ಧಿ ಯುಷ್ಮಾಭಿರನ್ಯೈಃ ಕೈಶ್ಚಿನ್ ಮನುಜೈರ್ವಾ  
ಮಮ ಪರೀಕ್ಷಣಂ ಮಯಾತೀವ ಲಘು ಮನ್ಯತೇ ಽಹಮಪ್ಯಾತ್ಮಾನಂ ನ  
ವಿಚಾರಯಾಮಿ | 4 ಮಯಾ ಕಿಮಪ್ಯಪರಾದ್ಧಮಿತ್ಯಹಂ ನ ವೇದ್ಮಿ  
ಕಿನ್ವೇತೇನ ಮಮ ನಿರಪರಾಧತ್ವಂ ನ ನಿಶ್ಚೀಯತೇ ಪ್ರಭುರೇವ  
ಮಮ ವಿಚಾರಯಿತಾಸ್ತಿ | 5 ಅತ ಉಪಯುಕ್ತಸಮಯಾತ್  
ಪೂರ್ವಮ್ ಅರ್ಥತಃ ಪ್ರಭೋರಾಗಮನಾತ್ ಪೂರ್ವಂ  
ಯುಷ್ಮಾಭಿರ್ವಿಚಾರೋ ನ ತ್ರಿಯತಾಂ | ಪ್ರಭುರಾಗತ್ಯ ತಿಮಿರೇಣ  
ಪ್ರಚ್ಛನ್ನಾನಿ ಸರ್ವಾಣಿ ದೀಪಯಿಷ್ಯತಿ ಮನಸಾಂ ಮನ್ತ್ರಣಾಶ್ಚ  
ಪ್ರಕಾಶಯಿಷ್ಯತಿ ತಸ್ಮಿನ್ ಸಮಯ ಈಶ್ವರಾದ್ ಏಕೈಕಸ್ಯ ಪ್ರಶಂಸಾ  
ಭವಿಷ್ಯತಿ | 6 ಹೇ ಭ್ರಾತರಃ ಸರ್ವಾಣ್ಯೇತಾನಿ ಮಯಾತ್ಮಾನಮ್  
ಆಪಲ್ಲವಇಶ್ಣೋದ್ದಿಶ್ಯ ಕಥಿತಾನಿ ತಸ್ಮೈತತ್ ಕಾರಣಂ ಯುಯಂ ಯಥಾ  
ಶಾಸ್ತ್ರೀಯವಿಧಿಮತಿಕ್ರಮ್ಯ ಮಾನವಮ್ ಅತೀವ ನಾದರಿಷ್ಯದ್ಧ  
ಈತ್ಥಞ್ಚೈಕೇನ ವೈಪರೀತ್ಯಾದ್ ಅಪರೇಣ ನ ಶ್ಲಾಘಿಷ್ಯದ್ಧ ಏತಾದೃಶೀಂ  
ಶಿಕ್ಷಾಮಾವಯೋರ್ದೃಷ್ಟಾನ್ತಾತ್ ಲಪ್ಸ್ಯದ್ಧೇ | 7 ಅಪರಾತ್ ಕಸ್ತಾಂ  
ವಿಶೇಷಯತಿ? ತುಭ್ಯಂ ಯನ್ನ ದತ್ತ ತಾದೃಶಂ ಕಿಂ ಧಾರಯಸಿ?  
ಅದತ್ತೇನೇವ ದತ್ತೇನ ವಸ್ತುನಾ ಕುತಃ ಶ್ಲಾಘಸೇ? 8 ಇದಾನೀಮೇವ  
ಯೂಯಂ ಕಿಂ ತೃಪ್ತಾ ಲಬ್ಧಧನಾ ವಾ? ಅಸ್ಮಾಸ್ವವಿದ್ಯಮಾನೇಷು

ಯೂಯಂ ಕಿಂ ರಾಜತ್ವಪದಂ ಪ್ರಾಪ್ತಾಃ? ಯುಷ್ಮಾಕಂ ರಾಜತ್ವಂ  
ಮಯಾಭಿಲಷಿತಂ ಯತಸ್ತೇನ ಯುಷ್ಮಾಭಿಃ ಸಹ ವಯಮಪಿ  
ರಾಜ್ಯಾಂತಿನೋ ಭವಿಷ್ಯಾಮಃ | 9 ಪ್ರೇರಿತಾ ವಯಂ ಶೇಷಾ  
ಹನ್ತವ್ಯಾಶ್ಚೇವೇಶ್ವರೇಣ ನಿರ್ದರ್ಶಿತಾಃ | ಯತೋ ವಯಂ  
ಸರ್ವಲೋಕಾನಾಮ್ ಅರ್ಥತಃ ಸ್ವರ್ಗೀಯದೂತಾನಾಂ  
ಮಾನವಾನಾಂ ಕೌತುಕಾಸ್ಪದಾನಿ ಜಾತಾಃ | 10 ಖ್ರೀಷ್ಣಸ್ಯ ಕೃತೇ ವಯಂ  
ಮೂಢಾಃ ಕಿನ್ನು ಯೂಯಂ ಖ್ರೀಷ್ಣೇನ ಜ್ಞಾನಿನಃ, ವಯಂ  
ದುರ್ಬಲಾ ಯೂಯಂ ಸಬಲಾಃ, ಯೂಯಂ ಸಮಾನಿತಾ  
ವಯಂ ಇವಮಾನಿತಾಃ | 11 ವಯಮದ್ಯಾಪಿ ಕ್ಷುಧಾರ್ತಾಸ್ತುಷ್ಣಾರ್ತಾ  
ವಸ್ತ್ರಹೀನಾಸ್ತಾಡಿತಾ ಆಶ್ರಮರಹಿತಾಶ್ಚ ಸನ್ತಃ | 12 ಕರ್ಮಣಿ  
ಸ್ವಕರಾನ್ ವ್ಯಾಪಾರಯನ್ತಶ್ಚ ದುಃಖೈಃ ಕಾಲಂ ಯಾಪಯಾಮಃ |  
ಗರ್ಹಿತೈರಸ್ಮಾಭಿರಾಶೀಃ ಕಥ್ಯತೇ ದೂರೀಕೃತೈಃ ಸಹ್ಯತೇ ನಿಂದಿತೈಃ  
ಪ್ರಸಾದ್ಯತೇ | 13 ವಯಮದ್ಯಾಪಿ ಜಗತಃ ಸಮಾರ್ಜನೀಯೋಗ್ಯಾ  
ಅವಕರಾ ಇವ ಸರ್ವೈ ಮನ್ಯಾಮಹೇ | 14 ಯುಷ್ಮಾನ್  
ತ್ರಪಯಿತುಮಹಮೇತಾನಿ ಲಿಖಾಮೀತಿ ನಹಿ ಕಿನ್ನು ಪ್ರಿಯಾತ್ಮಜಾನಿವ  
ಯುಷ್ಮಾನ್ ಪ್ರಬೋಧಯಾಮಿ | 15 ಯತಃ ಖ್ರೀಷ್ಣಧರ್ಮೇ ಯದ್ಯಪಿ  
ಯುಷ್ಮಾಕಂ ದಶಸಹಸ್ರಾಣಿ ವಿನೇತಾರೋ ಭವನ್ತಿ ತಥಾಪಿ ಬಹವೋ  
ಜನಕಾ ನ ಭವನ್ತಿ ಯತೋಽಹಮೇವ ಸುಸಂವಾದೇನ ಯೀಶುಖ್ರೀಷ್ಣೇ  
ಯುಷ್ಮಾನ್ ಅಜನಯಂ | 16 ಅತೋ ಯುಷ್ಮಾನ್ ವಿನಯೇಽಹಂ  
ಯೂಯಂ ಮದನುಗಾಮಿನೋ ಭವತ | 17 ಇತ್ಯರ್ಥಂ ಸರ್ವೇಷು  
ಧರ್ಮಸಮಾಜೇಷು ಸರ್ವತ್ರ ಖ್ರೀಷ್ಣಧರ್ಮಯೋಗ್ಯಾ ಯೇ  
ವಿಧಯೋ ಮಯೋಪದಿಶ್ಯಂತೇ ತಾನ್ ಯೋ ಯುಷ್ಮಾನ್  
ಸ್ಮಾರಯಿಷ್ಯತೈವಮ್ಭೂತಂ ಪ್ರಬೋಃ ಕೃತೇ ಪ್ರಿಯಂ ವಿಶ್ವಾಸಿನಂ  
ಮದೀಯತನಯಂ ತೀಮಥಿಯಂ ಯುಷ್ಮಾಕಂ ಸಮೀಪಂ  
ಪ್ರೇಷಿತವಾನಹಂ | 18 ಅಪರಮಹಂ ಯುಷ್ಮಾಕಂ ಸಮೀಪಂ ನ  
ಗಮಿಷ್ಯಾಮೀತಿ ಬುದ್ಧ್ವಾ ಯುಷ್ಮಾಕಂ ಕಿಯನ್ನೋ ಲೋಕಾ ಗರ್ವನ್ತಿ |  
19 ಕಿನ್ನು ಯದಿ ಪ್ರಭೇರಿಚ್ಛಾ ಭವತಿ ತರ್ಹ್ಯಹಮವಿಲಮ್ಬಂ  
ಯುಷ್ಮತ್ಸಮೀಪಮುಪಸ್ಥಾಯ ತೇಷಾಂ ದರ್ಪಧಾತಾನಾಂ  
ಲೋಕಾನಾಂ ವಾಚಂ ಜ್ಞಾಸ್ಯಾಮೀತಿ ನಹಿ ಸಾಮರ್ಥ್ಯಮೇವ

ಜ್ಞಾಸ್ಯಾಮಿ | 20 ಯಸ್ಮಾದೀಶ್ವರಸ್ಯ ರಾಜತ್ವಂ ವಾಗ್ಬುಕ್ತಂ ನಹಿ ಕಿನ್ನು  
ಸಾಮರ್ಥ್ಯಯುಕ್ತಂ | 21 ಯುಷ್ಮಾಕಂ ಕಾ ವಾ ಇಕ್ಷ್ವಾ? ಯುಷ್ಮತ್ಸಮೀಪೇ  
ಮಯಾ ಕಿಂ ದಣ್ಣಪಾಣಿನಾ ಗನ್ತವ್ಯಮುತ ಪ್ರೇಮನಮೃತಾತ್ಮಯುಕ್ತೇನ  
ವಾ?

**5** ಅಪರಂ ಯುಷ್ಮಾಕಂ ಮಧ್ಯೇ ವ್ಯಭಿಚಾರೋ ವಿದ್ಯತೇ ಸ ಚ  
ವ್ಯಭಿಚಾರಸ್ತಾದೃಶೋ ಯದ್ ದೇವಪೂಜಕಾನಾಂ ಮಧ್ಯೇಽಪಿ  
ತತ್ಪ್ರಯೋ ನ ವಿದ್ಯತೇ ಫಲತೋ ಯುಷ್ಮಾಕಮೇಕೋ ಜನೋ  
ವಿಮಾತ್ಯಗಮನಂ ಕೃರುತ ಇತಿ ವಾರ್ತಾ ಸರ್ವತ್ರ ವ್ಯಾಪ್ತಾ | 2 ತಥಾಚ  
ಯೂಯಂ ದರ್ಪಧ್ಮಾತಾ ಆಧ್ಯೇ, ತತ್ ಕರ್ಮ ಯೇನ ಕೃತಂ ಸ  
ಯಥಾ ಯುಷ್ಮನ್ನಧ್ಯಾದ್ ದೂರೀಕ್ರಿಯತೇ ತಥಾ ಶೋಕೋ ಯುಷ್ಮಾಭಿ  
ರ್ನ ಕ್ರಿಯತೇ ಕಿಮ್ ಏತತ್? 3 ಅವಿದ್ಯಮಾನೇ ಮದೀಯಶರೀರೇ  
ಮಮಾತ್ಮಾ ಯುಷ್ಮನ್ನಧ್ಯೇ ವಿದ್ಯತೇ ಅತೋಽಹಂ ವಿದ್ಯಮಾನ ಇವ  
ತತ್ಕರ್ಮಕಾರಿಣೋ ವಿಚಾರಂ ನಿಶ್ಚಿತವಾನ್, 4 ಅಸ್ತತ್ಪ್ರಭೋ  
ಯೀಶುಖ್ರೀಷ್ಟಸ್ಯ ನಾಮ್ನಾ ಯುಷ್ಮಾಕಂ ಮದೀಯಾತ್ಮನಶ್ಚ ಮಿಲನೇ  
ಜಾತೇ ಽಸ್ತತ್ಪ್ರಭೋ ಯೀಶುಖ್ರೀಷ್ಟಸ್ಯ ಶಕ್ತೇಃ ಸಾಹಾಯ್ಯೇನ  
5 ಸ ನರಃ ಶರೀರನಾಶಾರ್ಥಮಸ್ಮಾಭಿಃ ಶಯತಾನೋ ಹಸ್ತೇ  
ಸಮರ್ಪಯಿತವ್ಯಸ್ತತೋಽಸ್ಮಾಕಂ ಪ್ರಭೋ ಯೀಶೋ ದಿವಸೇ  
ತಸ್ಯಾತ್ಮಾ ರಕ್ಷಾಂ ಗನ್ತುಂ ಶಕ್ಯತಿ | 6 ಯುಷ್ಮಾಕಂ ದರ್ಪೋ ನ  
ಭದ್ರಾಯ ಯೂಯಂ ಕಿಮೇತನ್ನ ಜಾನೀಥ, ಯಥಾ, ವಿಕಾರಃ  
ಕೃತ್ಸುಶಕ್ತಾನಾಂ ಸ್ವಲ್ಪಕಿಣ್ಣೇನ ಜಾಯತೇ | 7 ಯೂಯಂ ಯತ್  
ನವೀನಶಕ್ತುಸ್ವರೂಪಾ ಭವೇತ ತದರ್ಥಂ ಪುರಾತನಂ ಕಿಣ್ಣಮ್  
ಅವಮಾರ್ಜುತ ಯತೋ ಯುಷ್ಮಾಭಿಃ ಕಿಣ್ಣಶೂನ್ಯೈ ಭವತಿವ್ಯಂ |  
ಅಪರಮ್ ಅಸ್ಮಾಕಂ ನಿಸ್ತಾರೋತ್ಸವೀಯಮೇಷಶಾವಕೋ ಯಃ  
ಖ್ರೀಷ್ಟಃ ಸೋಽಸ್ಮದರ್ಥಂ ಬಲೀಕೃತೋ ಽಭವತ್ | 8 ಅತಃ  
ಪುರಾತನಕಿಣ್ಣೇನಾರ್ಥತೋ ದುಷ್ಟತಾಜಿಘಾಂಸಾರೂಪೇಣ ಕಿಣ್ಣೇನ  
ತನ್ನಹಿ ಕಿನ್ನು ಸಾರಲ್ಯಸತ್ಯತ್ವರೂಪಯಾ ಕಿಣ್ಣಶೂನ್ಯತಯಾಸ್ಮಾಭಿರುತ್ಸವಃ  
ಕರ್ತವ್ಯಃ | 9 ವ್ಯಾಭಿಚಾರಿಣಾಂ ಸಂಸರ್ಗೋ ಯುಷ್ಮಾಭಿ ವಿಹಾತವ್ಯ  
ಇತಿ ಮಯಾ ಪತ್ರೇ ಲಿಖಿತಂ | 10 ಕಿನ್ತ್ವೈಹಿಕಲೋಕಾನಾಂ ಮಧ್ಯೇ  
ಯೇ ವ್ಯಾಭಿಚಾರಿಣೋ ಲೋಭಿನ ಉಪದ್ರಾವಿಣೋ ದೇವಪೂಜಕಾ

ವಾ ತೇಷಾಂ ಸಂಸರ್ಗಃ ಸರ್ವ್ವಥಾ ವಿಹಾತವ್ಯ ಇತಿ ನಹಿ, ವಿಹಾತವ್ಯೇ ಸತಿ ಯುಷ್ಮಾಭಿ ಜರ್ಗತೋ ನಿರ್ಗನ್ತವ್ಯಮೇವ | 11 ಕಿನ್ನು ಭ್ರಾತೃತ್ವೇನ ವಿಖ್ಯಾತಃ ಕಶ್ಚಿಜ್ಜನೋ ಯದಿ ವ್ಯಭಿಚಾರೀ ಲೋಭೀ ದೇವಪೂಜಕೋ ನಿನ್ದಕೋ ಮದ್ಯಪ ಉಪದ್ರಾವೀ ವಾ ಭವೇತ್ ತರ್ಹಿ ತಾದ್ಯಶೇನ ಮಾನವೇನ ಸಹ ಭೋಜನಪಾನೇಽಪಿ ಯುಷ್ಮಾಭಿ ನರ್ ಕರ್ತೃವ್ಯೇ ಇತ್ಯಧುನಾ ಮಯಾ ಲಿಖಿತಂ | 12 ಸಮಾಜಬಹಿಃಸ್ಥಿತಾನಾಂ ಲೋಕಾನಾಂ ವಿಚಾರಕರಣೇ ಮಮ ಕೋಽಧಿಕಾರಃ? ಕಿನ್ನು ತದನ್ತರ್ಗತಾನಾಂ ವಿಚಾರಣಂ ಯುಷ್ಮಾಭಿಃ ಕಿಂ ನ ಕರ್ತೃವ್ಯಂ ಭವೇತ್? 13 ಬಹಿಃಸ್ಥಾನಾಂ ತು ವಿಚಾರ ಈಶ್ವರೇಣ ಕಾರಿಷ್ಯತೇ | ಅತೋ ಯುಷ್ಮಾಭಿಃ ಸ ಪಾತಕೀ ಸ್ವಮಧ್ಯಾದ್ ಬಹಿಷ್ಠಿಯತಾಂ |

**6** ಯುಷ್ಮಾಕಮೇಕಸ್ಯ ಜನಸ್ಯಾಪರೇಣ ಸಹ ವಿವಾದೇ ಜಾತೇ ಸ ಪವಿತ್ರಲೋಕೈರ್ ವಿಚಾರಮಕಾರಯನ್ ಕಿಮ್ ಅಧಾರ್ಮಿಕಲೋಕೈರ್ ವಿಚಾರಯಿತುಂ ಪ್ರೋತ್ಸಹತೇ? 2 ಜಗತೋಽಪಿ ವಿಚಾರಣಂ ಪವಿತ್ರಲೋಕೈಃ ಕಾರಿಷ್ಯತ ಏತದ್ ಯೂಯಂ ಕಿಂ ನ ಜಾನೀಥ? ಅತೋ ಜಗದ್ ಯದಿ ಯುಷ್ಮಾಭಿರ್ ವಿಚಾರಯಿತವ್ಯಂ ತರ್ಹಿ ಕ್ಷುದ್ರತಮವಿಚಾರೇಷು ಯೂಯಂ ಕಿಮಸಮರ್ಥಾಃ? 3 ದೂತಾ ಅಪ್ಯಸ್ಮಾಭಿರ್ ವಿಚಾರಯಿಷ್ಯನ್ತ ಇತಿ ಕಿಂ ನ ಜಾನೀಥ? ಅತ ಐಹಿಕವಿಷಯಾಃ ಕಿಮ್ ಅಸ್ಮಾಭಿರ್ ನರ್ ವಿಚಾರಯಿತವ್ಯಾ ಭವೇಯುಃ? 4 ಐಹಿಕವಿಷಯಸ್ಯ ವಿಚಾರೇ ಯುಷ್ಮಾಭಿಃ ಕರ್ತೃವ್ಯೇ ಯೇ ಲೋಕಾಃ ಸಮಿತೌ ಕ್ಷುದ್ರತಮಾಸ್ತ ಏವ ನಿಯುಜ್ಯಂತಾಂ | 5 ಅಹಂ ಯುಷ್ಮಾನ್ ತ್ರಪಯಿತುಮಿಚ್ಛನ್ ವದಾಮಿ ಯುಷ್ಮನ್ಮದ್ಯೇ ಕಿಮೇಕೋಽಪಿ ಮನುಷ್ಯಸ್ತಾದ್ಯಗ್ ಬುದ್ಧಿಮಾನ್ನಹಿ ಯೋ ಭ್ರಾತೃವಿವಾದವಿಚಾರಣೇ ಸಮರ್ಥಃ ಸ್ಯಾತ್? 6 ಕಿಂ ಇಷ್ಟೈಕೋ ಭ್ರಾತಾ ಭ್ರಾತೃನ್ಯೇನ ಕಿಮವಿಶ್ವಾಸಿನಾಂ ವಿಚಾರಕಾಣಾಂ ಸಾಕ್ಷಾದ್ ವಿವದತೇ? ಯುಷ್ಮನ್ಮದ್ಯೇ ವಿವಾದಾ ವಿದ್ಯನ್ತ ಏತದಪಿ ಯುಷ್ಮಾಕಂ ದೋಷಃ | 7 ಯೂಯಂ ಕುತೋಽನ್ಯಾಯಸಹನಂ ಕ್ಷತಿಸಹನಂ ವಾ ಶ್ರೇಯೋ ನ ಮನ್ಯದ್ವೇ? 8 ಕಿನ್ನು ಯೂಯಮಪಿ ಭ್ರಾತೃನೇವ ಪ್ರತ್ಯನ್ಯಾಯಂ ಕ್ಷತಿಷ್ಣ ಕುರುಥ ಕಿಮೇತತ್? 9 ಈಶ್ವರಸ್ಯ ರಾಜ್ಯೇಽನ್ಯಾಯಕಾರಿಣಾಂ ಲೋಕಾನಾಮಧಿಕಾರೋ ನಾಸ್ತೇತದ್ ಯೂಯಂ ಕಿಂ ನ ಜಾನೀಥ?

ಮಾ ವಚ್ಚ್ಯದ್ಧಂ, ಯೇ ವ್ಯಭಿಚಾರಿಣೋ ದೇವಾರ್ಚಿನಃ ಪಾರದಾರಿಕಾಃ  
 ಸ್ತ್ರೀವದಾಚಾರಿಣಃ ಪುಂಮೈಥುನಕಾರಿಣಸ್ತಸ್ಮರಾ 10 ಲೋಭಿನೋ  
 ಮದ್ಯಪಾ ನಿನ್ದಕಾ ಉಪದ್ರಾವಿಣೋ ವಾ ತ ಈಶ್ವರಸ್ಯ ರಾಜ್ಯಭಾಗಿನೋ  
 ನ ಭವಿಷ್ಯನ್ತಿ | 11 ಯೂಯಇಚ್ಛೈವಂವಿಧಾ ಲೋಕಾ ಆಸ್ತ ಕಿನ್ನು  
 ಪ್ರಭೋ ಯೀಶೋ ನಾಮ್ನಾಸ್ಮದೀಶ್ವರಸ್ಯಾತ್ಮನಾ ಚ ಯೂಯಂ  
 ಪ್ರಕ್ಷಾಲಿತಾಃ ಪಾವಿತಾಃ ಸಪುಣ್ಯೇಕೃತಾಶ್ಚ | 12 ಮದರ್ಥಂ ಸರ್ವ್ವಂ  
 ದ್ರವ್ಯಮ್ ಅಪ್ರತಿಷಿದ್ಧಂ ಕಿನ್ನು ನ ಸರ್ವ್ವಂ ಹಿತಜನಕಂ | ಮದರ್ಥಂ  
 ಸರ್ವ್ವಮಪ್ರತಿಷಿದ್ಧಂ ತಥಾಪ್ಯಹಂ ಕಸ್ಯಾಪಿ ದ್ರವ್ಯಸ್ಯ ವಶೀಕೃತೋ ನ  
 ಭವಿಷ್ಯಾಮಿ | 13 ಉದರಾಯ ಭಕ್ಷ್ಯಾಣಿ ಭಕ್ಷ್ಯೇಭ್ಯಶ್ಚೋದರಂ, ಕಿನ್ನು  
 ಭಕ್ಷ್ಯೋದರೇ ಈಶ್ವರೇಣ ನಾಶಯಿಷ್ಯೇತೇ; ಅಪರಂ ದೇಹೋ ನ  
 ವ್ಯಭಿಚಾರಾಯ ಕಿನ್ನು ಪ್ರಭವೇ ಪ್ರಭುಶ್ಚ ದೇಹಾಯ | 14 ಯಶ್ಚೇಶ್ವರಃ  
 ಪ್ರಭುಮುತ್ಥಾಪಿತವಾನ್ ಸ ಸ್ವಶಕ್ತ್ಯಾಸ್ಮಾನಪ್ಯುತ್ಥಾಪಯಿಷ್ಯತಿ | 15  
 ಯುಷ್ಮಾಕಂ ಯಾನಿ ಶರೀರಾಣಿ ತಾನಿ ಖ್ರೀಷ್ಟಸ್ಯಾಜ್ಞಾನೀತಿ ಕಿಂ  
 ಯೂಯಂ ನ ಜಾನೀಥ? ಅತಃ ಖ್ರೀಷ್ಟಸ್ಯ ಯಾನ್ಯಜ್ಞಾನಿ ತಾನಿ  
 ಮಯಾಪಹೃತ್ಯ ವೇಶ್ಯಾಯಾ ಅಜ್ಞಾನಿ ಕಿಂ ಕಾರಿಷ್ಯಂತೇ? ತನ್ನ ಭವತು |  
 16 ಯಃ ಕಶ್ಚಿದ್ ವೇಶ್ಯಾಯಾಮ್ ಆಸಜ್ಯತೇ ಸ ತಯಾ ಸಹೈಕದೇಹೋ  
 ಭವತಿ ಕಿಂ ಯೂಯಮೇತನ್ನ ಜಾನೀಥ? ಯತೋ ಲಿಖಿತಮಾಸ್ತೇ,  
 ಯಥಾ, ತೌ ದ್ವೌ ಜನಾವೇಕಾಜ್ಞೌ ಭವಿಷ್ಯತಃ | 17 ಮಾನವಾ ಯಾನ್ಯನ್ಯಾನಿ  
 ಕಲುಷಾಣಿ ಕುರ್ವ್ವತೇ ತಾನಿ ವಪು ನ್ ಸಮಾವಿಶನ್ತಿ ಕಿನ್ನು ವ್ಯಭಿಚಾರಿಣಾ  
 ಸ್ವವಿಗ್ರಹಸ್ಯ ವಿರುದ್ಧಂ ಕಲ್ಮಷಂ ಕ್ರಿಯತೇ | 18 ಮಾನವಾ ಯಾನ್ಯನ್ಯಾನಿ  
 ಕಲುಷಾಣಿ ಕುರ್ವ್ವತೇ ತಾನಿ ವಪು ನ್ ಸಮಾವಿಶನ್ತಿ ಕಿನ್ನು ವ್ಯಭಿಚಾರಿಣಾ  
 ಸ್ವವಿಗ್ರಹಸ್ಯ ವಿರುದ್ಧಂ ಕಲ್ಮಷಂ ಕ್ರಿಯತೇ | 19 ಯುಷ್ಮಾಕಂ ಯಾನಿ  
 ವಪೂಂಸಿ ತಾನಿ ಯುಷ್ಮದನ್ತಃಸ್ಥಿತಸ್ಯೇಶ್ವರಾಲ್ಲಭ್ಯಸ್ಯ ಪವಿತ್ರಸ್ಯಾತ್ಮನೋ  
 ಮಂದಿರಾಣಿ ಯೂಯಂ ಸ್ವೇಷಾಂ ಸ್ವಾಮಿನೋ ನಾದ್ವೇ ಕಿಮೇತದ್  
 ಯುಷ್ಮಾಭಿ ನ್ ಜ್ಞಾಯತೇ? 20 ಯೂಯಂ ಮೂಲ್ಯೇನ ಕ್ರೀತಾ ಅತೋ  
 ವಪುರ್ಮನೋಭ್ಯಾಮ್ ಈಶ್ವರೋ ಯುಷ್ಮಾಭಿಃ ಪೂಜ್ಯತಾಂ ಯತ  
 ಈಶ್ವರ ಏವ ತಯೋಃ ಸ್ವಾಮೀ |

**7** ಅಪರಂಜಿ ಯುಷ್ಮಾಭಿ ಮಾರ್ಫಂ ಪ್ರತಿ ಯತ್ ಪತ್ರಮಲೇಖಿ  
 ತಸ್ಯೋತ್ತರಮೇತತ್, ಯೋಷಿತೋಽಸ್ತಶ್ಚನಂ ಮನುಜಸ್ಯ ವರಂ;

2 ಕಿನ್ನು ವ್ಯಭಿಚಾರಭಯಾದ್ ಏಕೈಕಸ್ಯ ಪುಂಸಃ ಸ್ವಕೀಯಭಾರ್ಯಾ  
 ಭವತು ತದ್ವದ್ ಏಕೈಕಸ್ಯಾ ಯೋಷಿತೋ 5ಪಿ ಸ್ವಕೀಯಭರ್ತಾ  
 ಭವತು | 3 ಭಾರ್ಯಾಯೈ ಭರ್ತಾ ಯದ್ಯದ್ ವಿತರಣೀಯಂ ತದ್  
 ವಿತೀರ್ಯತಾಂ ತದ್ವದ್ ಭರ್ತೇಽಪಿ ಭಾರ್ಯಯಾ ವಿತರಣೀಯಂ  
 ವಿತೀರ್ಯತಾಂ | 4 ಭಾರ್ಯಾಯಾಃ ಸ್ವದೇಹೇ ಸ್ವತ್ವಂ ನಾಸ್ತಿ ಭರ್ತುರೇವ,  
 ತದ್ವದ್ ಭರ್ತುರಪಿ ಸ್ವದೇಹೇ ಸ್ವತ್ವಂ ನಾಸ್ತಿ ಭಾರ್ಯಯಾ ಏವ | 5  
 ಉಪೋಷಣಪ್ರಾರ್ಥನಯೋಃ ಸೇವನಾರ್ಥಮ್ ಏಕಮನ್ತ್ರಣಾನಾಂ  
 ಯುಷ್ಮಾಕಂ ಕಿಯತ್ಕಾಲಂ ಯಾವದ್ ಯಾ ಪೃಥಕ್ಸಿತಿ ಭವತಿ  
 ತದನ್ಯೋ ವಿಚ್ಛೇದೋ ಯುಷ್ಮನ್ಮದ್ಯೇ ನ ಭವತು, ತತಃ ಪರಮ್  
 ಇನ್ದ್ರಿಯಾಣಾಮ್ ಅಧೈರ್ಯಾತ್ ಶಯತಾನ್ ಯದ್ ಯುಷ್ಮಾನ್  
 ಪರೀಕ್ಷಾಂ ನ ನಯೇತ್ ತದರ್ಥಂ ಪುನರೇಕತ್ರ ಮಿಲತ | 6  
 ಏತದ್ ಆದೇಶತೋ ನಹಿ ಕಿನ್ತ್ವನುಜ್ಞಾತ ಏವ ಮಯಾ ಕಥ್ಯತೇ,  
 7 ಯತೋ ಮಮಾವಸ್ಥೇವ ಸರ್ವಮಾನವಾನಾಮವಸ್ಥಾ ಭವತ್ಸಿತಿ  
 ಮಮ ವಾಇತ್ಯಾ ಕಿನ್ತ್ವೇಶ್ಚರಾದ್ ಏಕೇನೈಕೋ ವರೋಽನ್ಯೇನ ಚಾನ್ಯೋ  
 ವರ ಇತ್ಯಮೇಕೈಕೇನ ಸ್ವಕೀಯವರೋ ಲಭಃ | 8 ಅಪರಮ್  
 ಅಕೃತವಿವಾಹಾನ್ ವಿಧವಾಶ್ಚ ಪ್ರತಿ ಮಮೈತನ್ನಿವೇದನಂ ಮಮೇವ  
 ತೇಷಾಮವಸ್ಥಿತಿ ಭವದ್ರಾ; 9 ಕಿಂಚ್ಚ ಯದಿ ತೈರಿನ್ದ್ರಿಯಾಣಿ ನಿಯನ್ತುಂ ನ  
 ಶಕ್ಯಂತೇ ತರ್ಹಿ ವಿವಾಹಃ ಕ್ರಿಯತಾಂ ಯತಃ ಕಾಮದಹನಾದ್ ವ್ಯೂಢತ್ವಂ  
 ಭದ್ರಂ | 10 ಯೇ ಚ ಕೃತವಿವಾಹಾಸ್ತೇ ಮಯಾ ನಹಿ ಪ್ರಭುನ್ಮೈವೈತದ್  
 ಆಜ್ಞಾಪ್ಯಂತೇ | 11 ಭಾರ್ಯಾ ಭರ್ತೃತಃ ಪೃಥಕ್ ನ ಭವತು | ಯದಿ  
 ವಾ ಪೃಥಗ್ಗೂತಾ ಸ್ಯಾತ್ ತರ್ಹಿ ನಿರ್ವಿವಾಹಾ ತಿಷ್ಠತು ಸ್ವೀಯಪತಿನಾ  
 ವಾ ಸನ್ನಧಾತು ಭರ್ತುರಪಿ ಭಾರ್ಯಾಂ ನ ತ್ಯಜತು | 12 ಇತರಾನ್  
 ಜನಾನ್ ಪ್ರತಿ ಪ್ರಭು ನ್ನ ಬ್ರವೀತಿ ಕಿನ್ತ್ವಹಂ ಬ್ರವೀಮಿ; ಕಸ್ಯಚಿದ್  
 ಭ್ರಾತುರ್ಯೋಷಿದ್ ಅವಿಶ್ವಾಸಿನೀ ಸತ್ಯಪಿ ಯದಿ ತೇನ ಸಹವಾಸೇ  
 ತುಷ್ಯತಿ ತರ್ಹಿ ಸಾ ತೇನ ನ ತ್ಯಜತಾಂ | 13 ತದ್ವತ್ ಕಸ್ಯಾಶ್ಚಿದ್ ಯೋಷಿತಃ  
 ಪತಿರವಿಶ್ವಾಸೀ ಸನ್ನಪಿ ಯದಿ ತಯಾ ಸಹವಾಸೇ ತುಷ್ಯತಿ ತರ್ಹಿ ಸ  
 ತಯಾ ನ ತ್ಯಜತಾಂ | 14 ಯತೋಽವಿಶ್ವಾಸೀ ಭರ್ತಾ ಭಾರ್ಯಯಾ  
 ಪವಿತ್ರೀಭೂತಃ, ತದ್ವದವಿಶ್ವಾಸಿನೀ ಭಾರ್ಯಾ ಭರ್ತಾ ಪವಿತ್ರೀಭೂತಾ;  
 ನೋಚೇದ್ ಯುಷ್ಮಾಕಮಪತ್ಯಾನ್ಯಶುಚೀನ್ಯಭವಿಷ್ಯನ್ ಕಿನ್ತ್ವಧುನಾ ತಾನಿ

ಪವಿತ್ರಾಣಿ ಸನ್ನಿ | 15 ಅವಿಶ್ವಾಸೀ ಜನೋ ಯದಿ ವಾ ಪೃಥಗ್ ಭವತಿ  
 ತರ್ಹಿ ಪೃಥಗ್ ಭವತು; ಏತೇನ ಭ್ರಾತಾ ಭಗಿನೀ ವಾ ನ ನಿಬದ್ಧತೇ  
 ತಥಾಪಿ ವಯಮೀಶ್ವರೇಣ ಶಾನ್ತಯೇ ಸಮಾಹೂತಾಃ | 16 ಹೇ ನಾರಿ  
 ತವ ಭರ್ತುಃ ಪರಿತ್ರಾಣಂ ತ್ವತ್ತೋ ಭವಿಷ್ಯತಿ ನ ವೇತಿ ತ್ವಯಾ ಕಿಂ  
 ಜ್ಞಾಯತೇ? ಹೇ ನರ ತವ ಜಾಯಾಯಾಃ ಪರಿತ್ರಾಣಂ ತ್ವತ್ತೇ ಭವಿಷ್ಯತಿ ನ  
 ವೇತಿ ತ್ವಯಾ ಕಿಂ ಜ್ಞಾಯತೇ? 17 ಏಕೈಕೋ ಜನಃ ಪರಮೇಶ್ವರಾಲ್ಲಭಂ  
 ಯದ್ ಭಜತೇ ಯಸ್ಯಾಞ್ಜಾವಸ್ಥಾಯಾಮ್ ಈಶ್ವರೇಣಾಹ್ವಾಯಿ  
 ತದನುಸಾರೇಣೈವಾಚರತು ತದಹಂ ಸರ್ವಸಮಾಜಸ್ಥಾನ್ ಆದಿಶಾಮಿ |  
 18 ಛಿನ್ನತ್ವಗ್ ಭೃತ್ವಾ ಯ ಆಹೂತಃ ಸ ಪ್ರಕೃಷ್ಟತ್ವಕ್ ನ ಭವತು, ತದ್ವದ್  
 ಅಛಿನ್ನತ್ವಗ್ ಭೂತ್ವಾ ಯ ಆಹೂತಃ ಸ ಛಿನ್ನತ್ವಕ್ ನ ಭವತು | 19 ತ್ವಕ್ಷೇದಃ  
 ಸಾರೋ ನಹಿ ತದ್ವದತ್ವಕ್ಷೇದೋಽಪಿ ಸಾರೋ ನಹಿ ಕಿನ್ವೀಶ್ವರಸ್ಯಾಜ್ಞಾನಾಂ  
 ಪಾಲನಮೇವ | 20 ಯೋ ಜನೋ ಯಸ್ಯಾಮವಸ್ಥಾಯಾಮಾಹ್ವಾಯಿ ಸ  
 ತಸ್ಯಾಮೇವಾವತಿಷ್ಠತಾಂ | 21 ದಾಸಃ ಸನ್ ತ್ವಂ ಕಿಮಾಹೂತೋಽಸಿ?  
 ತನ್ನಾ ಚಿನ್ತಯ, ತಥಾಚ ಯದಿ ಸ್ವತನ್ತ್ರೋ ಭವಿತುಂ ಶಕ್ನುಯಾಸ್ತರ್ಹಿ  
 ತದೇವ ವ್ಯಥು | 22 ಯತಃ ಪ್ರಭುನಾಹೂತೋ ಯೋ ದಾಸಃ  
 ಸ ಪ್ರಭೋ ಮೋಚಿತಜನಃ | ತದ್ವದ್ ತೇನಾಹೂತಃ ಸ್ವತನ್ತ್ರೋ  
 ಜನೋಽಪಿ ಖ್ರೀಷ್ಟಸ್ಯ ದಾಸ ಏವ | 23 ಯೂಯಂ ಮೂಲೈನ ಕ್ರೀತಾ  
 ಅತೋ ಹೇತೋ ಮಾರ್ಜನವಾನಾಂ ದಾಸಾ ಮಾ ಭವತ | 24 ಹೇ  
 ಭ್ರಾತರೋ ಯಸ್ಯಾಮವಸ್ಥಾಯಾಂ ಯಸ್ಯಾಹ್ವಾನಮಭವತ್ ತಯಾ  
 ಸ ಈಶ್ವರಸ್ಯ ಸಾಕ್ಷಾತ್ ತಿಷ್ಠತು | 25 ಅಪರಮ್ ಅಕೃತವಿವಾಹಾನ್  
 ಜನಾನ್ ಪ್ರತಿ ಪ್ರಭೋಃ ಕೋಽಪ್ಯಾದೇಶೋ ಮಯಾ ನ ಲಭಃ ಕಿನ್ನು  
 ಪ್ರಭೋರನುಕಮ್ಪಯಾ ವಿಶ್ವಾಸ್ಯೋ ಭೂತೋಽಹಂ ಯದ್ ಭದ್ರಂ  
 ಮನ್ಯೇ ತದ್ ವದಾಮಿ | 26 ವರ್ತಮಾನಾತ್ ಕ್ಲೇಶಸಮಯಾತ್  
 ಮನುಷ್ಯಸ್ಯಾನೂಢತ್ವಂ ಭದ್ರಮಿತಿ ಮಯಾ ಬುದ್ಧತೇ | 27 ತ್ವಂ  
 ಕಿಂ ಯೋಷಿತಿ ನಿಬದ್ಧೋಽಸಿ ತರ್ಹಿ ಮೋಚನಂ ಪ್ರಾಪ್ತುಂ ಮಾ  
 ಯತಸ್ವ | ಕಿಂ ವಾ ಯೋಷಿತೋ ಮುಕ್ತೋಽಸಿ? ತರ್ಹಿ ಜಾಯಾಂ  
 ಮಾ ಗವೇಷಯ | 28 ವಿವಾಹಂ ಕುರ್ವತಾ ತ್ವಯಾ ಕಿಮಪಿ  
 ನಾಪಾರಾಧ್ಯತೇ ತದ್ವದ್ ವ್ಯೂಹ್ಯಮಾನಯಾ ಯುವತ್ಯಾಪಿ ಕಿಮಪಿ  
 ನಾಪಾರಾಧ್ಯತೇ ತಥಾಚ ತಾದೃಶೌ ದೌ ಜನೌ ಶಾರೀರಿಕಂ ಕ್ಲೇಶಂ



ಲಪ್ಸ್ಯೇತೇ ಕಿನ್ನು ಯುಷ್ಮಾನ್ ಪ್ರತಿ ಮಮ ಕರುಣಾ ವಿದ್ಯತೇ | 29  
 ಹೇ ಭ್ರಾತರೋಽಹಮಿದಂ ಬ್ರವೀಮಿ, ಇತಃ ಪರಂ ಸಮಯೋಽತೀವ  
 ಸಂಕ್ಷಿಪ್ತಃ, 30 ಅತಃ ಕೃತದಾರೈರಕೃತದಾರೈರಿವ ರುದ್ಧಿಶ್ಚಾರುದ್ಧಿರಿವ  
 ಸಾನನ್ದೈಶ್ಚ ನಿರಾನನ್ದೈರಿವ ಕ್ರೇತ್ಯಭಿಶ್ಚಾಭಾಗಿಭಿರಿವಾಚರಿತವ್ಯಂ 31 ಯೇ  
 ಚ ಸಂಸಾರೇ ಚರಂತಿ ತೈರ್ನಾತಿಚರಿತವ್ಯಂ ಯತ ಇಹಲೇಕಸ್ಯ ಕೌತುಕೋ  
 ವಿಚಲತಿ | 32 ಕಿನ್ನು ಯೂಯಂ ಯನ್ನಿಶ್ಚಿನ್ತಾ ಭವೇತೇತಿ ಮಮ ವಾಇಶ್ಚ |  
 ಅಕೃತವಿವಾಹೋ ಜನೋ ಯಥಾ ಪ್ರಭುಂ ಪರಿತೋಷಯೇತ್ ತಥಾ  
 ಪ್ರಭುಂ ಚಿಂತಯತಿ, 33 ಕಿನ್ನು ಕೃತವಿವಾಹೋ ಜನೋ ಯಥಾ  
 ಭಾರ್ಯಾಂ ಪರಿತೋಷಯೇತ್ ತಥಾ ಸಂಸಾರಂ ಚಿಂತಯತಿ | 34  
 ತದ್ವದ್ ಊಠಯೋಷಿತೋ ಽನೂಠಾ ವಿಶಿಷ್ಯತೇ | ಯಾನೂಠಾ  
 ಸಾ ಯಥಾ ಕಾಯಮನಸೋಃ ಪವಿತ್ರಾ ಭವೇತ್ ತಥಾ ಪ್ರಭುಂ  
 ಚಿಂತಯತಿ ಯಾ ಚೋಠಾ ಸಾ ಯಥಾ ಭರ್ತಾರಂ ಪರಿತೋಷಯೇತ್  
 ತಥಾ ಸಂಸಾರಂ ಚಿಂತಯತಿ | 35 ಅಹಂ ಯದ್ ಯುಷ್ಮಾನ್  
 ಮೃಗಬನ್ಧಿನ್ಯಾ ಪರಿಕ್ಷಿಪೇಯಂ ತದರ್ಥಂ ನಹಿ ಕಿನ್ನು ಯೂಯಂ  
 ಯದನಿನ್ದಿತಾ ಭೂತ್ವಾ ಪ್ರಭೋಃ ಸೇವನೇಽಬಾಧಮ್ ಆಸಕ್ತಾ ಭವೇತ  
 ತದರ್ಥಮೇತಾನಿ ಸರ್ವಾಣಿ ಯುಷ್ಮಾಕಂ ಹಿತಾಯ ಮಯಾ ಕಥ್ಯಂತೇ |  
 36 ಕಸ್ಯಚಿತ್ ಕನ್ಯಾಯಾಂ ಯೌವನಪ್ರಾಪ್ತಾಯಾಂ ಯದಿ ಸ ತಸ್ಯಾ  
 ಅನೂಠತ್ವಂ ನಿನ್ದನೀಯಂ ವಿವಾಹಶ್ಚ ಸಾಧಯಿತವ್ಯ ಇತಿ ಮನ್ಯತೇ  
 ತರ್ಹಿ ಯಥಾಭಿಲಾಷಂ ಕರೋತು, ಏತೇನ ಕಿಮಪಿ ನಾಪರಾತ್ಸ್ಯತಿ  
 ವಿವಾಹಃ ಕ್ರಿಯತಾಂ | 37 ಕಿನ್ನು ದುಃಖೇನಾಕ್ಲಿಷ್ಟಃ ಕಶ್ಚಿತ್ ಪಿತಾ ಯದಿ  
 ಸ್ಥಿರಮನೋಗತಃ ಸ್ವಮನೋಽಭಿಲಾಷಸಾಧನೇ ಸಮರ್ಥಶ್ಚ ಸ್ಯಾತ್  
 ಮಮ ಕನ್ಯಾ ಮಯಾ ರಕ್ಷಿತವ್ಯೇತಿ ಮನಸಿ ನಿಶ್ಚಿನೋತಿ ಚ ತರ್ಹಿ ಸ  
 ಭದ್ರಂ ಕರ್ಮ ಕರೋತಿ | 38 ಅತೋ ಯೋ ವಿವಾಹಂ ಕರೋತಿ ಸ  
 ಭದ್ರಂ ಕರ್ಮ ಕರೋತಿ ಯಶ್ಚ ವಿವಾಹಂ ನ ಕರೋತಿ ಸ ಭದ್ರತರಂ  
 ಕರ್ಮ ಕರೋತಿ | 39 ಯಾವತ್ಕಾಲಂ ಪತಿ ಜೀವತಿ ತಾವದ್ ಭಾರ್ಯಾ  
 ವ್ಯವಸ್ಥಯಾ ನಿಬದ್ಧಾ ತಿಷ್ಠತಿ ಕಿನ್ನು ಪತ್ನೌ ಮಹಾನಿದ್ರಾಂ ಗತೇ ಸಾ  
 ಮುಕ್ತೀಭೂಯ ಯಮಭಿಲಷತಿ ತೇನ ಸಹ ತಸ್ಯಾ ವಿವಾಹೋ ಭವಿತುಂ  
 ಶಕ್ನೋತಿ, ಕಿನ್ತ್ವೇತತ್ ಕೇವಲಂ ಪ್ರಭುಭಕ್ತಾನಾಂ ಮಧ್ಯೇ | 40 ತಥಾಚ  
 ಸಾ ಯದಿ ನಿಷ್ಪತಿಕಾ ತಿಷ್ಠತಿ ತರ್ಹಿ ತಸ್ಯಾಃ ಕ್ಷೇಮಂ ಭವಿಷ್ಯತೀತಿ ಮಮ

ಭಾವಃ | ಅಪರಮ್ ಈಶ್ವರಸ್ಯಾತ್ಮಾ ಮಮಾಪ್ಯನ್ತ ವಿಫದ್ಯತ ಇತಿ ಮಯಾ  
ಬುದ್ಧತೇ |

**8** ದೇವಪ್ರಸಾದೇ ಸರ್ವೇಷಾಮ್ ಅಸ್ಮಾಕಂ ಜ್ಞಾನಮಾಸ್ತೇ ತದ್ವಯಂ  
ವಿದ್ಮಃ | ತಥಾಪಿ ಜ್ಞಾನಂ ಗರ್ವಂ ಜನಯತಿ ಕಿನ್ನು ಪ್ರೇಮತೋ ನಿಷ್ಠಾ  
ಜಾಯತೇ | 2 ಅತಃ ಕಶ್ಚನ ಯದಿ ಮನ್ಯತೇ ಮಮ ಜ್ಞಾನಮಾಸ್ತ  
ಇತಿ ತರ್ಹಿ ತೇನ ಯಾದೃಶಂ ಜ್ಞಾನಂ ಚೇಷ್ಟಿತವ್ಯಂ ತಾದೃಶಂ ಕಿಮಪಿ  
ಜ್ಞಾನಮದ್ಯಾಪಿ ನ ಲಬ್ಧಂ | 3 ಕಿನ್ನು ಯ ಈಶ್ವರೇ ಪ್ರೀಯತೇ  
ಸ ಈಶ್ವರೇಣಾಪಿ ಜ್ಞಾಯತೇ | 4 ದೇವತಾಬಲಿಪ್ರಸಾದಭಕ್ಷಣೇ  
ವಯಮಿದಂ ವಿದ್ಮೋ ಯತ್ ಜಗನ್ಮಧ್ಯೇ ಕೋಽಪಿ ದೇವೋ  
ನ ವಿದ್ಯತೇ, ಏಕಶ್ಚೇಶ್ವರೋ ದ್ವಿತೀಯೋ ನಾಸ್ತಿತಿ | 5 ಸ್ವರ್ಗೇ  
ಪೃಥಿವ್ಯಾಂ ವಾ ಯದ್ಯಪಿ ಕೇಷುಚಿದ್ ಈಶ್ವರ ಇತಿ ನಾಮಾರೋಪ್ಯತೇ  
ತಾದೃಶಾಶ್ಚ ಬಹವ ಈಶ್ವರಾ ಬಹವಶ್ಚ ಪ್ರಭವೋ ವಿದ್ಯಂತೇ | 6  
ತಥಾಪ್ಯಸ್ಮಾಕಮದ್ವಿತೀಯ ಈಶ್ವರಃ ಸ ಪಿತಾ ಯಸ್ಮಾತ್ ಸರ್ವೇಷಾಂ  
ಯದರ್ಥಇಲ್ಲಾಸ್ಮಾಕಂ ಸೃಷ್ಟಿ ಜಾರ್ತಾ, ಅಸ್ಮಾಕಇಲ್ಲಾದ್ವಿತೀಯಃ ಪ್ರಭುಃ ಸ  
ಯೀಶುಃ ಖ್ರೀಷ್ಣೋ ಯೇನ ಸರ್ವವಸ್ತುನಾಂ ಯೇನಾಸ್ಮಾಕಮಪಿ ಸೃಷ್ಟಿಃ  
ಕೃತಾ | 7 ಅಧಿಕನ್ನು ಜ್ಞಾನಂ ಸರ್ವೇಷಾಂ ನಾಸ್ತಿ ಯತಃ ಕೇಚಿದದ್ಯಾಪಿ  
ದೇವತಾಂ ಸಮ್ಮನ್ಯ ದೇವಪ್ರಸಾದಮಿವ ತದ್ ಭಕ್ತ್ಯಂ ಭುಜ್ಜತೇ ತೇನ  
ದುರ್ಬಲತಯಾ ತೇಷಾಂ ಸ್ವಾನ್ತಾನಿ ಮಲೀಮಸಾನಿ ಭವನ್ತಿ | 8 ಕಿನ್ನು  
ಭಕ್ತ್ಯದ್ರವ್ಯಾದ್ ವಯಮ್ ಈಶ್ವರೇಣ ಗ್ರಾಹ್ಯಾ ಭವಾಮಸ್ತನ್ನಹಿ ಯತೋ  
ಭುಜ್ಜ್ಯಾ ವಯಮುತ್ಕೃಷ್ಟಾ ನ ಭವಾಮಸ್ತದ್ಭುಜ್ಜ್ಯಾಪ್ರಪಕೃಷ್ಟಾ ನ  
ಭವಾಮಃ | 9 ಅತೋ ಯುಷ್ಮಾಕಂ ಯಾ ಕ್ಷಮತಾ ಸಾ ದುರ್ಬಲಾನಾಮ್  
ಉನ್ಮಾಥಸ್ವರೂಪಾ ಯನ್ನ ಭವೇತ್ ತದರ್ಥಂ ಸಾವಧಾನಾ ಭವತ | 10  
ಯತೋ ಜ್ಞಾನವಿಶಿಷ್ಟಸ್ತ್ವಂ ಯದಿ ದೇವಾಲಯೇ ಉಪವಿಷ್ಟಃ ಕೇನಾಪಿ  
ದೃಶ್ಯಸೇ ತರ್ಹಿ ತಸ್ಯ ದುರ್ಬಲಸ್ಯ ಮನಸಿ ಕಿಂ ಪ್ರಸಾದಭಕ್ಷಣ ಉತ್ಸಾಹೋ  
ನ ಜನಿಷ್ಯತೇ? 11 ತಥಾ ಸತಿ ಯಸ್ಯ ಕೃತೇ ಖ್ರೀಷ್ಣೋ ಮಮಾರ  
ತವ ಸ ದುರ್ಬಲೋ ಭ್ರಾತಾ ತವ ಜ್ಞಾನಾತ್ ಕಿಂ ನ ವಿನಂಕ್ಯತಿ? 12  
ಇತ್ಯನೇನ ಪ್ರಕಾರೇಣ ಭ್ರಾತೃಣಾಂ ವಿರುದ್ಧಮ್ ಅಪರಾದ್ಯದ್ಭಿಷ್ಟೇಷಾಂ  
ದುರ್ಬಲಾನಿ ಮನಾಂಸಿ ವ್ಯಾಘಾತಯದ್ಭಿಶ್ಚ ಯುಷ್ಮಾಭಿಃ ಖ್ರೀಷ್ಣಸ್ಯ  
ವೈಪರೀತ್ಯೇನಾಪರಾದ್ಯತೇ | 13 ಅತೋ ಹೇತೋಃ ಪಿತೃತಾಶನಂ ಯದಿ

ಮಮ ಭ್ರಾತು ವಿಘ್ನಸ್ವರೂಪಂ ಭವೇತ್ ತರ್ಹ್ಯಹಂ ಯತ್ ಸ್ವಭ್ರಾತು  
 ವಿಘ್ನಜನಕೋ ನ ಭವೇಯಂ ತದರ್ಥಂ ಯಾವಜ್ಜೀವನಂ ಪಿಶಿತಂ ನ  
 ಭೋಕ್ಷ್ಯೇ | (aiṛn 9165)

9 ಅಹಂ ಕಿಮ್ ಏಕಃ ಪ್ರೇರಿತೋ ನಾಸ್ಮಿ? ಕಿಮಹಂ ಸ್ವತನ್ತ್ರೋ ನಾಸ್ಮಿ?  
 ಅಸ್ಮಾಕಂ ಪ್ರಭು ಯೀಶುಃ ಖ್ರೀಷ್ಟಃ ಕಿಂ ಮಯಾ ನಾದರ್ಶಿ?  
 ಯೂಯಮಪಿ ಕಿಂ ಪ್ರಭುನಾ ಮದೀಯಶ್ರಮಫಲಸ್ವರೂಪಾ ನ  
 ಭವಥ? 2 ಅನ್ಯಲೋಕಾನಾಂ ಕೃತೇ ಯದ್ಯಪ್ಯಹಂ ಪ್ರೇರಿತೋ ನ  
 ಭವೇಯಂ ತಥಾಚ ಯುಷ್ಮತ್ಕೃತೇ ಪ್ರೇರಿತೋಽಸ್ಮಿ ಯತಃ ಪ್ರಭುನಾ  
 ಮಮ ಪ್ರೇರಿತತ್ವಪದಸ್ಯ ಮುದ್ರಾಸ್ವರೂಪಾ ಯೂಯಮೇವಾದ್ಧೇ | 3  
 ಯೇ ಲೋಕಾ ಮಯಿ ದೋಷಮಾರೋಪಯಂತಿ ತಾನ್ ಪ್ರತಿ ಮಮ  
 ಪ್ರತ್ಯುತ್ತರಮೇತತ್ | 4 ಭೋಜನಪಾನಯೋಃ ಕಿಮಸ್ಮಾಕಂ ಕ್ಷಮತಾ  
 ನಾಸ್ಮಿ? 5 ಅನ್ಯೇ ಪ್ರೇರಿತಾಃ ಪ್ರಭೋ ಭ್ರಾತೌ ಕೈಫಾಶ್ಚ ಯತ್ ಕುರ್ವಂತಿ  
 ತದ್ವತ್ ಕಾಞ್ಚಿತ್ ಧರ್ಮಭಗಿನೀಂ ವ್ಯೂಹ್ಯ ತಯಾ ಸಾರ್ಧಂ  
 ಪರ್ಯುಟಿತುಂ ವಯಂ ಕಿಂ ನ ಶಕ್ನುಮಃ? 6 ಸಾಂಸಾರಿಕಶ್ರಮಸ್ಯ  
 ಪರಿತ್ಯಾಗಾತ್ ಕಿಂ ಕೇವಲಮಹಂ ಬರ್ಣಬ್ಬಾಶ್ಚ ನಿವಾರಿತೌ? 7  
 ನಿಜಧನವ್ಯಯೇನ ಕಃ ಸಂಗ್ರಾಮಂ ಕರೋತಿ? ಕೋ ವಾ ದ್ರಾಕ್ಷಾಕ್ಷೇತ್ರಂ  
 ಕೃತ್ವಾ ತತ್ಪಲಾನಿ ನ ಭುಂಕ್ತೀ? ಕೋ ವಾ ಪಶುವಜಂ ಪಾಲಯನ್  
 ತತ್ಪಯೋ ನ ಪಿವತಿ? 8 ಕಿಮಹಂ ಕೇವಲಾಂ ಮಾನುಷಿಕಾಂ ವಾಚಂ  
 ವದಾಮಿ? ವ್ಯವಸ್ಥಾಯಾಂ ಕಿಮೇತಾದೃಶಂ ವಚನಂ ನ ವಿದ್ಯತೇ? 9  
 ಮೂಸಾವ್ಯವಸ್ಥಾಗ್ರನ್ಥೇ ಲಿಖಿತಮಾಸ್ತೇ, ತ್ವಂ ಶಸ್ಯಮರ್ಧಕವೃಷಸ್ಯಾಸ್ಯಂ ನ  
 ಭಂತ್ಸ್ಯಸೀತಿ | ಈಶ್ವರೇಣ ಬಲೀವರ್ಧಾನಾಮೇವ ಚಿಂತಾ ಕಿಂ  
 ಕ್ರಿಯತೇ? 10 ಕಿಂ ವಾ ಸರ್ವಧಾಸ್ಮಾಕಂ ಕೃತೇ ತದ್ವಚನಂ  
 ತೇನೋಕ್ತಂ? ಅಸ್ಮಾಕಮೇವ ಕೃತೇ ತಲ್ಲಿಖಿತಂ | ಯಃ ಕ್ಷೇತ್ರಂ  
 ಕರ್ಷತಿ ತೇನ ಪ್ರತ್ಯಾಶಾಯುಕ್ತೇನ ಕರ್ಷ್ಯವ್ಯಂ, ಯಶ್ಚ ಶಸ್ಯಾನಿ  
 ಮರ್ಧಯತಿ ತೇನ ಲಾಭಪ್ರತ್ಯಾಶಾಯುಕ್ತೇನ ಮರ್ಧಿತವ್ಯಂ | 11  
 ಯುಷ್ಮತ್ಕೃತೇಽಸ್ಮಾಭಿಃ ಪಾರತ್ರಿಕಾಣಿ ಬೀಜಾನಿ ರೋಪಿತಾನಿ, ಅತೋ  
 ಯುಷ್ಮಾಕಮೈಹಿಕಫಲಾನಾಂ ವಯಮ್ ಅಂತಿನೋ ಭವಿಷ್ಯಾಮಃ  
 ಕಿಮೇತತ್ ಮಹತ್ ಕರ್ಮ? 12 ಯುಷ್ಮಾಸು ಯೋಽಧಿಕಾರಸ್ತಸ್ಯ  
 ಭಾಗಿನೋ ಯದ್ಯನ್ಯೇ ಭವೇಯುಸ್ತರ್ಹ್ಯಸ್ಮಾಭಿಸ್ತತೋಽಧಿಕಂ ಕಿಂ ತಸ್ಯ

ಭಾಗಿಭಿ ನಫ ಭವಿತವ್ಯಂ? ಅಧಿಕನ್ನು ವಯಂ ತೇನಾಧಿಕಾರೇಣ ನ  
 ವ್ಯವಹೃತವನ್ತಃ ಕಿನ್ನು ಖ್ರೀಷ್ಟೀಯಸುಸಂವಾದಸ್ಯ ಕೋಽಪಿ  
 ವ್ಯಾಘಾತೋಽಸ್ಮಾಭಿಯನ್ ಜಾಯೇತ ತದರ್ಥಂ ಸರ್ವ್ವಂ  
 ಸಹಾಮಹೇ | 13 ಅಪರಂ ಯೇ ಪವಿತ್ರವಸ್ತುನಾಂ ಪರಿಚರ್ಯಾಂ  
 ಕುರ್ವನ್ತಿ ತೇ ಪವಿತ್ರವಸ್ತುತೋ ಭಕ್ಷ್ಯಾಣಿ ಲಭಂತೇ, ಯೇ ಚ ವೇದ್ಯಾಃ  
 ಪರಿಚರ್ಯಾಂ ಕುರ್ವನ್ತಿ ತೇ ವೇದಿಸ್ಥವಸ್ತುನಾಮ್ ಅಂಶಿನೋ  
 ಭವನ್ತ್ಯೇತದ್ ಯೂಯಂ ಕಿಂ ನ ವಿದ? 14 ತದ್ವದ್ ಯೇ ಸುಸಂವಾದಂ  
 ಘೋಷಯನ್ತಿ ತೈಃ ಸುಸಂವಾದೇನ ಜೀವಿತವ್ಯಮಿತಿ ಪ್ರಭುನಾದಿಷ್ಟಂ |  
 15 ಅಹಮೇತೇಷಾಂ ಸರ್ವ್ವೇಷಾಂ ಕಿಮಪಿ ನಾಶ್ರಿತವಾನ್  
 ಮಾಂ ಪ್ರತಿ ತದನುಸಾರಾತ್ ಆಚರಿತವ್ಯಮಿತ್ಯಾಶಯೇನಾಪಿ  
 ಪತ್ರಮಿದಂ ಮಯಾ ನ ಲಿಖ್ಯತೇ ಯತಃ ಕೇನಾಪಿ ಜನೇನ ಮಮ  
 ಯಶಸೋ ಮುಧಾಕರಣಾತ್ ಮಮ ಮರಣಂ ವರಂ | 16  
 ಸುಸಂವಾದಘೋಷಣಾತ್ ಮಮ ಯಶೋ ನ ಜಾಯತೇ  
 ಯತಸ್ತದ್ಘೋಷಣಂ ಮಮಾವಶ್ಯಕಂ ಯದ್ಯಹಂ ಸುಸಂವಾದಂ ನ  
 ಘೋಷಯೇಯಂ ತರ್ಹಿ ಮಾಂ ಧಿಕ್ | 17 ಇಚ್ಛುಕೇನ ತತ್ ಕುರ್ವತಾ  
 ಮಯಾ ಫಲಂ ಲಪ್ಸ್ಯತೇ ಕಿನ್ತ್ವನಿಚ್ಛುಕೇಽಪಿ ಮಯಿ ತತ್ಕರ್ಮಣೋ  
 ಭಾರೋಽರ್ಪಿತೋಽಸ್ಮಿ | 18 ಏತೇನ ಮಯಾ ಲಭ್ಯಂ ಫಲಂ ಕಿಂ?  
 ಸುಸಂವಾದೇನ ಮಮ ಯೋಽಧಿಕಾರ ಆಸ್ತೇ ತಂ ಯದಭದ್ರಭಾವೇನ  
 ನಾಚರೇಯಂ ತದರ್ಥಂ ಸುಸಂವಾದಘೋಷಣಸಮಯೇ ತಸ್ಯ  
 ಖ್ರೀಷ್ಟೀಯಸುಸಂವಾದಸ್ಯ ನಿರ್ವ್ಯಯೀಕರಣಮೇವ ಮಮ ಫಲಂ | 19  
 ಸರ್ವ್ವೇಷಾಮ್ ಅನಾಯತ್ತೋಽಹಂ ಯದ್ ಭೂರಿಶೋ ಲೋಕಾನ್  
 ಪ್ರತಿಪದ್ಯೇ ತದರ್ಥಂ ಸರ್ವ್ವೇಷಾಂ ದಾಸತ್ವಮಜ್ಜೀಕೃತವಾನ್ | 20  
 ಯಿಹೂದೀಯಾನ್ ಯತ್ ಪ್ರತಿಪದ್ಯೇ ತದರ್ಥಂ ಯಿಹೂದೀಯಾನಾಂ  
 ಕೃತೇ ಯಿಹೂದೀಯಇವಾಭವಂ | ಯೇ ಚ ವ್ಯವಸ್ಥಾಯತ್ತಾಸ್ತಾನ್  
 ಯತ್ ಪ್ರತಿಪದ್ಯೇ ತದರ್ಥಂ ವ್ಯವಸ್ಥಾನಾಯತ್ತೋ ಯೋಽಹಂ  
 ಸೋಽಹಂ ವ್ಯವಸ್ಥಾಯತ್ತಾನಾಂ ಕೃತೇ ವ್ಯವಸ್ಥಾಯತ್ತಇವಾಭವಂ | 21  
 ಯೇ ಚಾಲಭ್ಯವ್ಯವಸ್ಥಾಸ್ತಾನ್ ಯತ್ ಪ್ರತಿಪದ್ಯೇ ತದರ್ಥಮ್ ಈಶ್ವರಸ್ಯ  
 ಸಾಕ್ಷಾದ್ ಅಲಭ್ಯವ್ಯವಸ್ಥೋ ನ ಭೂತ್ವಾ ಖ್ರೀಷ್ಟೇನ ಲಭ್ಯವ್ಯವಸ್ಥೋ  
 ಯೋಽಹಂ ಸೋಽಹಮ್ ಅಲಭ್ಯವ್ಯವಸ್ಥಾನಾಂ ಕೃತೇಽಲಭ್ಯವ್ಯವಸ್ಥ

ಇವಾಭವಂ | 22 ದುರ್ಬ್ಬಲಾನ್ ಯತ್ ಪ್ರತಿಪದ್ಯೇ ತದರ್ಥಮಹಂ  
ದುರ್ಬ್ಬಲಾನಾಂ ಕೃತೇ ದುರ್ಬ್ಬಲಇವಾಭವಂ | ಇತ್ಯಂ ಕೇನಾಪಿ  
ಪ್ರಕಾರೇಣ ಕತಿಪಯಾ ಲೋಕಾ ಯನ್ಮಯಾ ಪರಿತ್ರಾಣಂ  
ಪ್ರಾಪ್ನುಯುಸ್ತದರ್ಥಂ ಯೋ ಯಾದೃಶ ಆಸೀತ್ ತಸ್ಯ ಕೃತೇ ಽಹಂ  
ತಾದೃಶಇವಾಭವಂ | 23 ಇದೃಶ ಆಚಾರಃ ಸುಸಂವಾದಾರ್ಥಂ  
ಮಯಾ ಕ್ರಿಯತೇ ಯತೋಽಹಂ ತಸ್ಯ ಫಲಾನಾಂ ಸಹಭಾಗೀ  
ಭವಿತುಮಿಚ್ಛಾಮಿ | 24 ಪಣ್ಯಲಾಭಾರ್ಥಂ ಯೇ ಧಾವಂತಿ ಧಾವತಾಂ  
ತೇಷಾಂ ಸರ್ವೇಷಾಂ ಕೇವಲ ಏಕಃ ಪಣ್ಯಂ ಲಭತೇ ಯುಷ್ಮಾಭಿಃ  
ಕಿಮೇತನ್ನ ಜ್ಞಾಯತೇ? ಅತೋ ಯೂಯಂ ಯಥಾ ಪಣ್ಯಂ ಲಪ್ಸ್ಯದ್ವೇ  
ತಥೈವ ಧಾವತ | 25 ಮಲ್ಲಾ ಅಪಿ ಸರ್ವಭೋಗೇ ಪರಿಮಿತಭೋಗಿನೋ  
ಭವಂತಿ ತೇ ತು ಮ್ಲಾನಾಂ ಸ್ರಜಂ ಲಿಪ್ಸಂತೇ ಕಿಂತು ವಯಮ್ ಅಮ್ಲಾನಾಂ  
ಲಿಪ್ಸಾಮಹೇ | 26 ತಸ್ಮಾದ್ ಅಹಮಪಿ ಧಾವಾಮಿ ಕಿಂತು ಲಕ್ಷ್ಯಮನುದ್ದಿಶ್ಯ  
ಧಾವಾಮಿ ತನ್ನಹಿ | ಅಹಂ ಮಲ್ಲಇವ ಯುಧ್ಯಾಮಿ ಚ ಕಿಂತು  
ಛಾಯಾಮಾಘಾತಯನ್ನಿವ ಯುಧ್ಯಾಮಿ ತನ್ನಹಿ | 27 ಇತರಾನ್ ಪ್ರತಿ  
ಸುಸಂವಾದಂ ಘೋಷಯಿತ್ವಾಹಂ ಯತ್ ಸ್ವಯಮಗ್ರಾಹ್ಯೋ ನ  
ಭವಾಮಿ ತದರ್ಥಂ ದೇಹಮ್ ಆಹನ್ಮಿ ವಶೀಕುರ್ವೇ ಚ |

**10** ಹೇ ಭ್ರಾತರಃ, ಅಸ್ಮತ್ಪಿತೃಪುರುಷಾನಧಿ ಯೂಯಂ ಯದಜ್ಞಾತಾ  
ನ ತಿಷ್ಠತೇತಿ ಮಮ ವಾಇಷ್ಟಾ ತೇ ಸರ್ವೇ ಮೇಘಾಧಃಸ್ಥಿತಾ  
ಬಭೂವುಃ ಸರ್ವೇ ಸಮುದ್ರಮಧ್ಯೇನ ವವ್ರಜುಃ, 2 ಸರ್ವೇ  
ಮೂಸಾಮುದ್ದಿಶ್ಯ ಮೇಘಸಮುದ್ರಯೋ ಮರ್ಜ್ಜಿತಾ ಬಭೂವುಃ 3  
ಸರ್ವ ಏಕಮ್ ಆತ್ಮಿಕಂ ಭಕ್ತ್ಯಂ ಬುಭುಜಿರ ಏಕಮ್ ಆತ್ಮಿಕಂ  
ಪೇಯಂ ಪಪುಶ್ಚ 4 ಯತಸ್ತೇಽನುಚರತ ಆತ್ಮಿಕಾದ್ ಅಚಲಾತ್  
ಲಬ್ಧಂ ತೋಯಂ ಪಪುಃ ಸೋಽಚಲಃ ಖ್ರೀಷ್ಟಏವ | 5 ತಥಾ ಸತ್ಯಪಿ  
ತೇಷಾಂ ಮಧ್ಯೇಽಧಿಕೇಷು ಲೋಕೇಷ್ಟೀಶ್ವರೋ ನ ಸನ್ತುತೋಷೇತಿ  
ಹೇತೋಸ್ತೇ ಪ್ರನ್ತರೇ ನಿಪಾತಿತಾಃ | 6 ಏತಸ್ಮಿನ್ ತೇ ಽಸ್ಮಾಕಂ  
ನಿದರ್ಶನಸ್ವರೂಪಾ ಬಭೂವುಃ; ಅತಸ್ತೇ ಯಥಾ ಕುತ್ಸಿತಾಭಿಲಾಷಿಣೋ  
ಬಭೂವುರಸ್ಮಾಭಿಸ್ತಥಾ ಕುತ್ಸಿತಾಭಿಲಾಷಿಭಿ ನಃ ಭವಿತವ್ಯಂ | 7  
ಲಿಖಿತಮಾಸ್ತೇ, ಲೋಕಾ ಭೋಕ್ತುಂ ಪಾತುಇಶ್ಣೋಪವಿವಿಶುಸ್ತತಃ  
ಕ್ರೀಡಿತುಮುತ್ಥಿತಾ ಇತಯನೇನ ಪ್ರಕಾರೇಣ ತೇಷಾಂ ಕೈಶ್ಚಿದ್ ಯದ್ವದ್

ದೇವಪೂಜಾ ಕೃತಾ ಯುಷ್ಮಾಭಿಸ್ತದ್ವತ್ ನ ಕ್ರಿಯತಾಂ | 8 ಅಪರಂ  
 ತೇಷಾಂ ಕೃಶ್ಚಿದ್ ಯದ್ವದ್ ವ್ಯಭಿಚಾರಃ ಕೃತಸ್ತೇನ ಚೈಕಸ್ಮಿನ್ ದಿನೇ  
 ತ್ರಯೋವಿಂಶತಿಸಹಸ್ರಾಣಿ ಲೋಕಾ ನಿಪಾತಿತಾಸ್ತದ್ವದ್ ಅಸ್ಮಾಭಿ  
 ವ್ಯಭಿಚಾರೋ ನ ಕರ್ತವ್ಯಃ | 9 ತೇಷಾಂ ಕೇಚಿದ್ ಯದ್ವತ್ ಖ್ರೀಷ್ಟಂ  
 ಪರೀಕ್ಷಿತವನ್ತಸ್ತಸ್ಮಾದ್ ಭುಜಜ್ಞೈರ್ನಷ್ಟಾಶ್ಚ ತದ್ವದ್ ಅಸ್ಮಾಭಿಃ ಖ್ರೀಷ್ಟೋ  
 ನ ಪರೀಕ್ಷಿತವ್ಯಃ | 10 ತೇಷಾಂ ಕೇಚಿದ್ ಯಥಾ ವಾಕ್ಯಲಹಂ  
 ಕೃತವನ್ತಸ್ತತ್ಕಾರಣಾತ್ ಹನ್ತಾ ವಿನಾಶಿತಾಶ್ಚ ಯುಷ್ಮಾಭಿಸ್ತದ್ವದ್  
 ವಾಕ್ಯಲಹೋ ನ ಕ್ರಿಯತಾಂ | 11 ತಾನ್ ಪ್ರತಿ ಯಾನ್ಯೇತಾನಿ ಜಘಟಿರೇ  
 ತಾನ್ಯಸ್ಮಾಕಂ ನಿದರ್ಶನಾನಿ ಜಗತಃ ಶೇಷಯುಗೇ ವರ್ತಮಾನಾನಾಮ್  
 ಅಸ್ಮಾಕಂ ಶಿಕ್ಷಾರ್ಥಂ ಲಿಖಿತಾನಿ ಚ ಬಭೂವುಃ | (aiṛṇ g165) 12 ಅತಃ  
 ಯಃ ಕಶ್ಚಿದ್ ಸುಸ್ಥಿರಂಮನ್ಯಃ ಸ ಯನ್ನ ಪತೇತ್ ತತ್ರ ಸಾವಧಾನೋ  
 ಭವತು | 13 ಮಾನುಷಿಕಪರೀಕ್ಷಾತಿರಿಕ್ತಾ ಕಾಪಿ ಪರೀಕ್ಷಾ ಯುಷ್ಮಾನ್  
 ನಾಕ್ರಾಮತ್, ಈಶ್ವರಶ್ಚ ವಿಶ್ವಾಸ್ಯಃ ಸೋಽತಿಶಕ್ತಾಂ ಪರೀಕ್ಷಾಯಾಂ  
 ಪತನಾತ್ ಯುಷ್ಮಾನ್ ರಕ್ಷಿಷ್ಯತಿ, ಪರೀಕ್ಷಾ ಚ ಯದ್ ಯುಷ್ಮಾಭಿಃ  
 ಸೋಽಠಂ ಶಕ್ಯತೇ ತದರ್ಥಂ ತಯಾ ಸಹ ನಿಸ್ತಾರಸ್ಯ ಪನ್ನಾನಂ  
 ನಿರೂಪಯಿಷ್ಯತಿ | 14 ಹೇ ಪ್ರಿಯಭ್ರಾತರಃ, ದೇವಪೂಜಾತೋ ದೂರಮ್  
 ಅಪಸರತ | 15 ಅಹಂ ಯುಷ್ಮಾನ್ ವಿಜ್ಞಾನ್ ಮತ್ವಾ ಪ್ರಭಾಷೇ  
 ಮಯಾ ಯತ್ ಕಥ್ಯತೇ ತದ್ ಯುಷ್ಮಾಭಿ ವಿವಿಚ್ಯತಾಂ | 16  
 ಯದ್ ಧನ್ಯವಾದಪಾತ್ರಮ್ ಅಸ್ಮಾಭಿ ಧನ್ಯಂ ಗದ್ಯತೇ ತತ್ ಕಿಂ  
 ಖ್ರೀಷ್ಟಸ್ಯ ಶೋಣಿತಸ್ಯ ಸಹಭಾಗಿತ್ವಂ ನಹಿ? ಯಶ್ಚ ಪೂರ್ವೋಽಸ್ಮಾಭಿ  
 ಭಜ್ಯತೇ ಸ ಕಿಂ ಖ್ರೀಷ್ಟಸ್ಯ ವಪುಷಃ ಸಹಭಾಗಿತ್ವಂ ನಹಿ? 17  
 ವಯಂ ಬಹವಃ ಸನ್ನೋಽಪ್ಯೇಕಪೂಪಸ್ವರೂಪಾ ಏಕವಪುಃಸ್ವರೂಪಾಶ್ಚ  
 ಭವಾಮಃ, ಯತೋ ವಯಂ ಸರ್ವ್ವ ಏಕಪೂಪಸ್ಯ ಸಹಭಾಗಿನಃ | 18  
 ಯೂಯಂ ಶಾರೀರಿಕಮ್ ಇಸ್ರಾಯೇಲೀಯವಂಶಂ ನಿರೀಕ್ಷದ್ಧಂ | ಯೇ  
 ಬಲೀನಾಂ ಮಾಂಸಾನಿ ಭುಜ್ಜತೇ ತೇ ಕಿಂ ಯಜ್ಜವೇದ್ಯಾಃ ಸಹಭಾಗಿನೋ  
 ನ ಭವನ್ತಿ? 19 ಇತ್ಯನೇನ ಮಯಾ ಕಿಂ ಕಥ್ಯತೇ? ದೇವತಾ ವಾಸ್ತವಿಕೀ  
 ದೇವತಾಯೈ ಬಲಿದಾನಂ ವಾ ವಾಸ್ತವಿಕಂ ಕಿಂ ಭವೇತ್? 20 ತನ್ನಹಿ  
 ಕಿನ್ನು ಭಿನ್ನಜಾತಿಭಿ ಯೇರ್ ಬಲಯೋ ದೀಯಂತೇ ತ ಈಶ್ವರಾಯ ತನ್ನಹಿ  
 ಭೂತೇಭ್ಯಃ ಏವ ದೀಯಂತೇ ತಸ್ಮಾದ್ ಯೂಯಂ ಯದ್ ಭೂತಾನಾಂ

ಸಹಭಾಗಿನೋ ಭವಥೇತ್ಯಹಂ ನಾಭಿಲಷಾಮಿ | 21 ಪ್ರಭೋಃ ಕಂಸೇನ  
ಭೂತಾನಾಮಪಿ ಕಂಸೇನ ಪಾನಂ ಯುಷ್ಮಾಭಿರಸಾಧ್ಯಂ; ಯೂಯಂ  
ಪ್ರಭೋ ಭೋಜ್ಯಸ್ಯ ಭೂತಾನಾಮಪಿ ಭೋಜ್ಯಸ್ಯ ಸಹಭಾಗಿನೋ  
ಭವಿತುಂ ನ ಶಕ್ನುಥ | 22 ವಯಂ ಕಿಂ ಪ್ರಭುಂ ಸ್ವರ್ಧಿಷ್ಯಾಮಹೇ? ವಯಂ  
ಕಿಂ ತಸ್ಮಾದ್ ಬಲವನ್ತಃ? 23 ಮಾಂ ಪ್ರತಿ ಸರ್ವ್ವಂ ಕರ್ಮಾಪ್ರತಿಷಿದ್ಧಂ  
ಕಿನ್ತು ನ ಸರ್ವ್ವಂ ಹಿತಜನಕಂ ಸರ್ವ್ವಮ್ ಅಪ್ರತಿಷಿದ್ಧಂ ಕಿನ್ತು ನ  
ಸರ್ವ್ವಂ ನಿಷ್ಕಾಜನಕಂ | 24 ಆತ್ಮಹಿತಃ ಕೇನಾಪಿ ನ ಚೇಷ್ಟಿತವ್ಯಃ ಕಿನ್ತು  
ಸರ್ವ್ವೈಃ ಪರಹಿತಶ್ಚೇಷ್ಟಿತವ್ಯಃ | 25 ಆಪಣೇ ಯತ್ ಕ್ರಯ್ಯಂ ತದ್  
ಯುಷ್ಮಾಭಿಃ ಸಂವೇದಸ್ಯಾರ್ಥಂ ಕಿಮಪಿ ನ ಪೃಷ್ಠ್ವಾ ಭುಜ್ಯತಾಂ 26  
ಯತಃ ಪೃಥಿವೀ ತನ್ಮಧ್ಯಸ್ಥಂ ಸರ್ವ್ವಂ ಪರಮೇಶ್ವರಸ್ಯ | 27 ಅಪರಮ್  
ಅವಿಶ್ವಾಸಿಲೋಕಾನಾಂ ಕೇನಚಿತ್ ನಿಮನ್ರಿತಾ ಯೂಯಂ ಯದಿ ತತ್ರ  
ಜಿಗಮಿಷಥ ತರ್ಹಿ ತೇನ ಯದ್ ಯದ್ ಉಪಸ್ಥಾಪ್ಯತೇ ತದ್ ಯುಷ್ಮಾಭಿಃ  
ಸಂವೇದಸ್ಯಾರ್ಥಂ ಕಿಮಪಿ ನ ಪೃಷ್ಠ್ವಾ ಭುಜ್ಯತಾಂ | 28 ಕಿನ್ತು ತತ್ರ ಯದಿ  
ಕಶ್ಚಿದ್ ಯುಷ್ಮಾನ್ ವದೇತ್ ಭಕ್ತ್ಯಮೇತದ್ ದೇವತಾಯಾಃ ಪ್ರಸಾದ  
ಇತಿ ತರ್ಹಿ ತಸ್ಯ ಜ್ಞಾಪಯಿತುರನುರೋಧಾತ್ ಸಂವೇದಸ್ಯಾರ್ಥಂ  
ತದ್ ಯುಷ್ಮಾಭಿ ನ ಭೋಕ್ತವ್ಯಂ | ಪೃಥಿವೀ ತನ್ಮಧ್ಯಸ್ಥಂ ಸರ್ವ್ವಂ  
ಪರಮೇಶ್ವರಸ್ಯ 29 ಸತ್ಯಮೇತತ್, ಕಿನ್ತು ಮಯಾ ಯಃ ಸಂವೇದೋ  
ನಿದ್ಧಿಶ್ಯತೇ ಸ ತವ ನಹಿ ಪರಸ್ಮೈವ | 30 ಅನುಗ್ರಹಪಾತ್ರೇಣ ಮಯಾ  
ಧನ್ಯವಾದಂ ಕೃತ್ವಾ ಯದ್ ಭುಜ್ಯತೇ ತತ್ಕಾರಣಾದ್ ಅಹಂ ಕುತೋ  
ನಿನಿಷ್ಠೇ? 31 ತಸ್ಮಾದ್ ಭೋಜನಂ ಪಾನಮ್ ಅನ್ಯದ್ವಾ ಕರ್ಮ  
ಕುರ್ವ್ಯದ್ಧಿ ಯುಷ್ಮಾಭಿಃ ಸರ್ವ್ವಮೇವೇಶ್ವರಸ್ಯ ಮಹಿಮ್ನಃ ಪ್ರಕಾಶಾರ್ಥಂ  
ಕ್ರಿಯತಾಂ | 32 ಯಿಹೂದೀಯಾನಾಂ ಭಿನ್ನಜಾತೀಯಾನಾಮ್ ಈಶ್ವರಸ್ಯ  
ಸಮಾಜಸ್ಯ ವಾ ವಿಘ್ನಜನಕೈ ಯುಷ್ಮಾಭಿ ನ ಭವಿತವ್ಯಂ | 33  
ಅಹಮಪ್ಯಾತ್ಮಹಿತಮ್ ಅಚೇಷ್ಟಮಾನೋ ಬಹೂನಾಂ ಪರಿತ್ರಾಣಾರ್ಥಂ  
ತೇಷಾಂ ಹಿತಂ ಚೇಷ್ಟಮಾನಃ ಸರ್ವ್ವವಿಷಯೇ ಸರ್ವ್ವೇಷಾಂ ತುಷ್ಟಿಕರೋ  
ಭವಾಮೀತ್ಯನೇನಾಹಂ ಯದ್ವತ್ ಖ್ರೀಷ್ಟಸ್ಯಾನುಗಾಮೀ ತದ್ವದ್  
ಯೂಯಂ ಮಮಾನುಗಾಮಿನೋ ಭವತ |

**11** ಹೇ ಭ್ರಾತರಃ, ಯೂಯಂ ಸರ್ವ್ವಸ್ಮಿನ್ ಕಾರ್ಯೈ ಮಾಂ ಸ್ಮರಥ  
ಮಯಾ ಚ ಯಾದ್ಯಗುಪದಿಷ್ಟಾಸ್ತಾದ್ಯಗಾಚರಥೈತತ್ಕಾರಣಾತ್

ಮಯಾ ಪ್ರಶಂಸನೀಯಾ ಆಧ್ವೇ| 2 ತಥಾಪಿ ಮಮೈಷಾ  
 ವಾಇಕ್ಷಾ ಯದ್ ಯೂಯಮಿದಮ್ ಅವಗತಾ ಭವಥ, 3  
 ಏಕೈಕಸ್ಯ ಪುರುಷಸ್ಯೋತ್ತಮಾಜ್ಞಸ್ವರೂಪಃ ಖ್ರೀಷ್ಟಃ,  
 ಯೋಷಿತಶ್ಚೋತ್ತಮಾಜ್ಞಸ್ವರೂಪಃ ಪುಮಾನ್, ಖ್ರೀಷ್ಟಸ್ಯ  
 ಚೋತ್ತಮಾಜ್ಞಸ್ವರೂಪ ಈಶ್ವರಃ| 4 ಅಪರಮ್  
 ಆಚ್ಛಾದಿತೋತ್ತಮಾಜ್ಞೇನ ಯೇನ ಪುಂಸಾ ಪ್ರಾರ್ಥನಾ ಕ್ರಿಯತ  
 ಈಶ್ವರೀಯವಾಣೀ ಕಥ್ಯತೇ ವಾ ತೇನ ಸ್ವೀಯೋತ್ತಮಾಜ್ಞಮ್  
 ಅವಜ್ಞಾಯತೇ| 5 ಅನಾಚ್ಛಾದಿತೋತ್ತಮಾಜ್ಞಯಾ ಯಯಾ  
 ಯೋಷಿತಾ ಚ ಪ್ರಾರ್ಥನಾ ಕ್ರಿಯತ ಈಶ್ವರೀಯವಾಣೀ ಕಥ್ಯತೇ ವಾ  
 ತಯಾಪಿ ಸ್ವೀಯೋತ್ತಮಾಜ್ಞಮ್ ಅವಜ್ಞಾಯತೇ ಯತಃ ಸಾ  
 ಮುಣ್ಣಿತಶಿರಃಸದೃಶಾ| 6 ಅನಾಚ್ಛಾದಿತಮಸ್ತಕಾ ಯಾ ಯೋಷಿತ್  
 ತಸ್ಯಾಃ ಶಿರಃ ಮುಣ್ಣನೀಯಮೇವ ಕಿನ್ನು ಯೋಷಿತಃ ಕೇಶಚ್ಛೇದನಂ  
 ಶಿರೋಮುಣ್ಣನಂ ವಾ ಯದಿ ಲಜ್ಜಾಜನಕಂ ಭವೇತ್ ತರ್ಹಿ ತಯಾ  
 ಸ್ವಶಿರ ಆಚ್ಛಾದ್ಯತಾಂ| 7 ಪುಮಾನ್ ಈಶ್ವರಸ್ಯ ಪ್ರತಿಮೂರ್ತಿಃ  
 ಪ್ರತಿತೇಜಃಸ್ವರೂಪಶ್ಚ ತಸ್ಮಾತ್ ತೇನ ಶಿರೋ ನಾಚ್ಛಾದನೀಯಂ ಕಿನ್ನು  
 ಸೀಮಂತಿನೀ ಪುಂಸಃ ಪ್ರತಿಬಿಮ್ಬಸ್ವರೂಪಾ| 8 ಯತೋ ಯೋಷಾತಃ  
 ಪುಮಾನ್ ನೋದಪಾದಿ ಕಿನ್ನು ಪುಂಸೋ ಯೋಷಿಡ್ ಉದಪಾದಿ| 9  
 ಅಧಿಕಂತು ಯೋಷಿತಃ ಕೃತೇ ಪುಂಸಃ ಸೃಷ್ಟಿ ನ್ ಬಭೂವ ಕಿನ್ನು ಪುಂಸಃ  
 ಕೃತೇ ಯೋಷಿತಃ ಸೃಷ್ಟಿ ಬಭೂವ| 10 ಇತಿ ಹೇತೋ ದೂತಾನಾಮ್  
 ಆದರಾದ್ ಯೋಷಿತಾ ಶಿರಸ್ಯಧೀನತಾಸೂಚಕಮ್ ಆವರಣಂ  
 ಧರ್ತೃವ್ಯಂ| 11 ತಥಾಪಿ ಪ್ರಭೋ ವಿಧಿನಾ ಪುಮಾಂಸಂ ವಿನಾ  
 ಯೋಷಿನ್ನ ಜಾಯತೇ ಯೋಷಿತಃ ವಿನಾ ಪುಮಾನ್ ನ ಜಾಯತೇ|  
 12 ಯತೋ ಯಥಾ ಪುಂಸೋ ಯೋಷಿಡ್ ಉದಪಾದಿ ತಥಾ  
 ಯೋಷಿತಃ ಪುಮಾನ್ ಜಾಯತೇ, ಸರ್ವ್ವವಸ್ತುನಿ ಚೇಶ್ವರಾದ್  
 ಉತ್ಪದ್ಯಂತೇ| 13 ಯುಷ್ಮಾಭಿರೇವೈತದ್ ವಿವಿಚ್ಯತಾಂ, ಅನಾವೃತಯಾ  
 ಯೋಷಿತಾ ಪ್ರಾರ್ಥನಂ ಕಿಂ ಸುದೃಶ್ಯಂ ಭವೇತ್? 14 ಪುರುಷಸ್ಯ  
 ದೀರ್ಘಕೇಶತ್ವಂ ತಸ್ಯ ಲಜ್ಜಾಜನಕಂ, ಕಿನ್ನು ಯೋಷಿತೋ  
 ದೀರ್ಘಕೇಶತ್ವಂ ತಸ್ಯಾ ಗೌರವಜನಕಂ 15 ಯತ ಆಚ್ಛಾದನಾಯ ತಸ್ಯೈ  
 ಕೇಶಾ ದತ್ತಾ ಇತಿ ಕಿಂ ಯುಷ್ಮಾಭಿಃ ಸ್ವಭಾವತೋ ನ ಶಿಕ್ಷ್ಯತೇ? 16



ಅತ್ರ ಯದಿ ಕಶ್ಚಿದ್ ವಿವದಿತುಮ್ ಇಚ್ಛೇತ್ ತರ್ಹ್ಯಸ್ಮಾಕಮ್  
 ಈಶ್ವರೀಯಸಮಿತೀನಾಞ್ಚ ತಾದೃಶೀ ರೀತಿ ನ೯ ವಿದ್ಯತೇ | 17  
 ಯುಷ್ಮಾಭಿ ನ೯ ಭದ್ರಾಯ ಕಿನ್ನು ಕುತ್ಸಿತಾಯ ಸಮಾಗಮ್ಯತೇ ತಸ್ಮಾದ್  
 ಏತಾನಿ ಭಾಷಮಾಣೇನ ಮಯಾ ಯೂಯಂ ನ ಪ್ರಶಂಸನೀಯಾಃ |  
 18 ಪ್ರಥಮತಃ ಸಮಿತೌ ಸಮಾಗತಾನಾಂ ಯುಷ್ಮಾಕಂ ಮಧ್ಯೇ ಭೇದಾಃ  
 ಸಂತೀತಿ ವಾರ್ತಾ ಮಯಾ ಶ್ರೂಯತೇ ತನ್ಮಧ್ಯೇ ಕಿಞ್ಚಿತ್ ಸತ್ಯಂ ಮನ್ಯತೇ  
 ಚ | 19 ಯತೋ ಹೇತೋ ಯುಷ್ಮನ್ಮಧ್ಯೇ ಯೇ ಪರೀಕ್ಷಿತಾಸ್ತೇ ಯತ್  
 ಪ್ರಕಾಶ್ಯಂತೇ ತದರ್ಥಂ ಭೇದೈ ಭವಿತವ್ಯಮೇವ | 20 ಏಕತ್ರ ಸಮಾಗತ್ಯೈ  
 ಯುಷ್ಮಾಭಿಃ ಪ್ರಭಾವಂ ಭೇಜ್ಯಂ ಭುಜ್ಯತ ಇತಿ ನಹಿ; 21 ಯತೋ  
 ಭೋಜನಕಾಲೇ ಯುಷ್ಮಾಕಮೇಕೈಕೇನ ಸ್ವಕೀಯಂ ಭಕ್ಷ್ಯಂ ತೂರ್ಣಂ  
 ಗ್ರಸ್ಯತೇ ತಸ್ಮಾದ್ ಏಕೋ ಜನೋ ಬುಭುಕ್ಷಿತಸ್ತಿಷ್ಯತಿ, ಅನ್ಯಶ್ಚ ಪರಿತ್ಯಪ್ತೋ  
 ಭವತಿ | 22 ಭೋಜನಪಾನಾರ್ಥಂ ಯುಷ್ಮಾಕಂ ಕಿಂ ವೇಶ್ಮಾನಿ ನ ಸನ್ತಿ?  
 ಯುಷ್ಮಾಭಿ ವಾ ಕಿಮ್ ಈಶ್ವರಸ್ಯ ಸಮಿತಿಂ ತುಚ್ಛೀಕೃತ್ಯ ದೀನಾ ಲೋಕಾ  
 ಅವಜ್ಞಾಯಂತೇ? ಇತ್ಯನೇನ ಮಯಾ ಕಿಂ ವಕ್ತವ್ಯಂ? ಯೂಯಂ  
 ಕಿಂ ಮಯಾ ಪ್ರಶಂಸನೀಯಾಃ? ಏತಸ್ಮಿನ್ ಯೂಯಂ ನ  
 ಪ್ರಶಂಸನೀಯಾಃ | 23 ಪ್ರಭುತೋ ಯ ಉಪದೇಶೋ ಮಯಾ ಲಬ್ಧೋ  
 ಯುಷ್ಮಾಸು ಸಮರ್ಪಿತಶ್ಚ ಸ ಏಷಃ | 24 ಪರಕರಸಮರ್ಪಣಕ್ಷಪಾಯಾಂ  
 ಪ್ರಭು ಯೀಶುಃ ಪೂಪಮಾದಾಯೇಶ್ವರಂ ಧನ್ಯಂ ವ್ಯಾಹೃತ್ಯ ತಂ  
 ಭಜ್ಯಾನ್ ಭಾಷಿತವಾನ್ ಯುಷ್ಮಾಭಿರೇತದ್ ಗೃಹ್ಯತಾಂ ಭುಜ್ಯತಾಞ್ಚ  
 ತದ್ ಯುಷ್ಮತ್ಕೃತೇ ಭಗ್ನಂ ಮಮ ಶರೀರಂ; ಮಮ ಸ್ಮರಣಾರ್ಥಂ  
 ಯುಷ್ಮಾಭಿರೇತತ್ ಕ್ರಿಯತಾಂ | 25 ಪುನಶ್ಚ ಭೇಜನಾತ್ ಪರಂ ತಥೈವ  
 ಕಂಸಮ್ ಆದಾಯ ತೇನೋಕ್ತಂ ಕಂಸೋಽಯಂ ಮಮ ಶೋಣಿತೇನ  
 ಸ್ಥಾಪಿತೋ ನೂತನನಿಯಮಃ; ಯತಿವಾರಂ ಯುಷ್ಮಾಭಿರೇತತ್  
 ಪೀಯತೇ ತತಿವಾರಂ ಮಮ ಸ್ಮರಣಾರ್ಥಂ ಪೀಯತಾಂ | 26  
 ಯತಿವಾರಂ ಯುಷ್ಮಾಭಿರೇಷ ಪೂಪೋ ಭುಜ್ಯತೇ ಭಾಜನೇನಾನೇನ  
 ಪೀಯತೇ ಚ ತತಿವಾರಂ ಪ್ರಭೋರಾಗಮನಂ ಯಾವತ್ ತಸ್ಯ ಮೃತ್ಯುಃ  
 ಪ್ರಕಾಶ್ಯತೇ | 27 ಅಪರಞ್ಚ ಯಃ ಕಶ್ಚಿದ್ ಅಯೋಗ್ಯತ್ವೇನ ಪ್ರಭೋರಿಮಂ  
 ಪೂಪಮ್ ಅಶ್ನಾತಿ ತಸ್ಯಾನೇನ ಭಾಜನೇನ ಪಿವತಿ ಚ ಸ ಪ್ರಭೋಃ  
 ಕಾಯರುಧಿರಯೋ ದ೯ಣ್ಣದಾಯೀ ಭವಿಷ್ಯತಿ | 28 ತಸ್ಮಾತ್

ಮಾನವೇನಾಗ್ರ ಆತ್ಮಾನ ಪರೀಕ್ಷ್ಯ ಪಶ್ಚಾದ್ ಏಷ ಪೂರ್ವೋ  
ಭುಜ್ಯತಾಂ ಕಂಸೇನಾನೇನ ಚ ಪೀಯತಾಂ | 29 ಯೇನ  
ಚಾನರ್ಹತ್ವೇನ ಭುಜ್ಯತೇ ಪೀಯತೇ ಚ ಪ್ರಭೋಃ ಕಾಯಮ್  
ಅವಿಮೃಶತಾ ತೇನ ದಣ್ಣಪ್ರಾಪ್ತಯೇ ಭುಜ್ಯತೇ ಪೀಯತೇ ಚ | 30  
ಏತತ್ಕಾರಣಾದ್ ಯುಷ್ಮಾಕಂ ಭೂರಿಶೋ ಲೋಕಾ ದುರ್ಬಲಾ  
ರೋಗೀಣಶ್ಚ ಸನ್ತಿ ಬಹವಶ್ಚ ಮಹಾನಿದ್ರಾಂ ಗತಾಃ | 31 ಅಸ್ಮಾಭಿ  
ರ್ಯದ್ಯಾತ್ಮವಿಚಾರೋಽಕಾರಿಷ್ಯತ ತರ್ಹಿ ದಣ್ಣೋ ನಾಲಪ್ಸ್ಯತಃ | 32 ಕಿನ್ನು  
ಯದಾಸ್ಮಾಕಂ ವಿಚಾರೋ ಭವತಿ ತದಾ ವಯಂ ಜಗತೋ ಜನ್ಯೈಃ  
ಸಮಂ ಯದ್ ದಣ್ಣಂ ನ ಲಭಾಮಹೇ ತದರ್ಥಂ ಪ್ರಭುನಾ ಶಾಸ್ತಿಂ  
ಭುಂಜ್ಮಹೇ | 33 ಹೇ ಮಮ ಭ್ರಾತರಃ, ಭೋಜನಾರ್ಥಂ ಮಿಲಿತಾನಾಂ  
ಯುಷ್ಮಾಕಮ್ ಏಕೇನೇತರೋಽನುಗೃಹ್ಯತಾಂ | 34 ಯಶ್ಚ ಬುಭುಕ್ಷಿತಃ  
ಸ ಸ್ವಗೃಹೇ ಭುಂಜ್ತಾಂ | ದಣ್ಣಪ್ರಾಪ್ತಯೇ ಯುಷ್ಮಾಭಿ ನರ್  
ಸಮಾಗಮ್ಯತಾಂ | ಏತದ್ಭಿನ್ನಂ ಯದ್ ಆದೇಷ್ಟವ್ಯಂ ತದ್  
ಯುಷ್ಮತ್ಸಮೀಪಾಗಮನಕಾಲೇ ಮಯಾದೇಕ್ಷ್ಯತೇ |

**12** ಹೇ ಭ್ರಾತರಃ, ಯೂಯಂ ಯದ್ ಆತ್ಮಿಕಾನ್ ದಾಯಾನ್  
ಅನವಗತಾಸ್ತಿಷ್ಠಥ ತದಹಂ ನಾಭಿಲಷಾಮಿ | 2 ಪೂರ್ವ್ವಂ  
ಭಿನ್ನಜಾತೀಯಾ ಯೂಯಂ ಯದ್ವದ್ ವಿನೀತಾಸ್ತದ್ವದ್  
ಅವಾಕ್ಯತಿಮಾನಾಮ್ ಅನುಗಾಮಿನ ಆಧ್ಯಮ್ ಇತಿ ಜಾನೀಥ | 3 ಇತಿ  
ಹೇತೋರಹಂ ಯುಷ್ಮಭ್ಯಂ ನಿವೇದಯಾಮಿ, ಈಶ್ವರಸ್ಯಾತ್ಮನಾ  
ಭಾಷಮಾಣಃ ಕೋಽಪಿ ಯೀಶುಂ ಶಪ್ತ ಇತಿ ನ ವ್ಯಾಹರತಿ, ಪುನಶ್ಚ  
ಪವಿತ್ರೇಣಾತ್ಮನಾ ವಿನೀತಂ ವಿನಾನ್ಯಃ ಕೋಽಪಿ ಯೀಶುಂ ಪ್ರಭುರಿತಿ  
ವ್ಯಾಹರ್ತುಂ ನ ಶಕ್ನೋತಿ | 4 ದಾಯಾ ಬಹುವಿಧಾಃ ಕಿನ್ತ್ವೇಕ ಆತ್ಮಾ 5  
ಪರಿಚರ್ಯಾಶ್ಚ ಬಹುವಿಧಾಃ ಕಿನ್ತ್ವೇಕಃ ಪ್ರಭುಃ | 6 ಸಾಧನಾನಿ  
ಬಹುವಿಧಾನಿ ಕಿನ್ನು ಸರ್ವೇಷು ಸರ್ವಸಾಧಕ ಈಶ್ವರ ಏಕಃ | 7  
ಏಕೈಕಸ್ಮೈ ತಸ್ಯಾತ್ಮನೋ ದರ್ಶನಂ ಪರಹಿತಾರ್ಥಂ ದೀಯತೇ | 8  
ಏಕಸ್ಮೈ ತೇನಾತ್ಮನಾ ಜ್ಞಾನವಾಕ್ಯಂ ದೀಯತೇ, ಅನ್ಯಸ್ಮೈ  
ತೇನೈವಾತ್ಮನಾದಿಷ್ಟಂ ವಿದ್ಯಾವಾಕ್ಯಮ್, 9 ಅನ್ಯಸ್ಮೈ ತೇನೈವಾತ್ಮನಾ  
ವಿಶ್ವಾಸಃ, ಅನ್ಯಸ್ಮೈ ತೇನೈವಾತ್ಮನಾ ಸ್ವಾಸ್ಥ್ಯದಾನಶಕ್ತಿಃ, 10 ಅನ್ಯಸ್ಮೈ  
ದುಃಸಾಧ್ಯಸಾಧನಶಕ್ತಿರನ್ಯಸ್ಮೈ ಚೇಶ್ವರಿಯಾದೇಶಃ, ಅನ್ಯಸ್ಮೈ

ಚಾತಿಮಾನುಷಿಕಸ್ಯಾದೇಶಸ್ಯ ವಿಚಾರಸಾಮರ್ಥ್ಯಮ್, ಅನ್ಯಸ್ಮೈ  
ಪರಭಾಷಾಭಾಷಣಶಕ್ತಿರನ್ಯಸ್ಮೈ ಚ ಭಾಷಾರ್ಥಭಾಷಣಸಾಮರ್ಥ್ಯಂ  
ದೀಯತೇ | 11 ಏಕೇನಾದ್ವಿತೀಯೇನಾತ್ಮನಾ ಯಥಾಭಿಲಾಷಮ್  
ಏಕೈಕಸ್ಮೈ ಜನಾಯೈಕೈಕಂ ದಾನಂ ವಿತರತಾ ತಾನಿ ಸರ್ವಾಣಿ  
ಸಾಧ್ಯಂತೇ | 12 ದೇಹ ಏಕಃ ಸನ್ನಪಿ ಯದ್ವದ್ ಬಹ್ವಜ್ಜಯುಕ್ತೋ ಭವತಿ,  
ತಸ್ಯೈಕಸ್ಯ ವಪುಷೋ ऽಜ್ಞಾನಾಂ ಬಹುತ್ವೇನ ಯದ್ವದ್ ಏಕಂ  
ವಪು ಭವತಿ, ತದ್ವತ್ ಖ್ರೀಷ್ಣಃ | 13 ಯತೋ ಹೇತೋ  
ರ್ಯಿಹೂದಿಭಿನ್ನಜಾತೀಯದಾಸಸ್ವತನ್ತ್ರಾ ವಯಂ ಸರ್ವೇ  
ಮಜ್ಜನೇನೈಕೇನಾತ್ಮನೈಕದೇಹೀಕೃತಾಃ ಸರ್ವೇ ಚೈಕಾತ್ಮಭುಕ್ತಾ  
ಅಭವಾಮ | 14 ಏಕೇನಾಜ್ಞೇನ ವಪು ನ ಭವತಿ ಕಿನ್ನು ಬಹುಭಿಃ | 15  
ತತ್ರ ಚರಣಂ ಯದಿ ವದೇತ್ ನಾಹಂ ಹಸ್ತಸ್ತಸ್ಮಾತ್ ಶರೀರಸ್ಯ ಭಾಗೋ  
ನಾಸ್ತೀತಿ ತರ್ಹ್ಯನೇನ ಶರೀರಾತ್ ತಸ್ಯ ವಿಯೋಗೋ ನ ಭವತಿ | 16  
ಶ್ರೋತ್ರಂ ವಾ ಯದಿ ವದೇತ್ ನಾಹಂ ನಯನಂ ತಸ್ಮಾತ್  
ಶರೀರಸ್ಯಾಂಶೋ ನಾಸ್ತೀತಿ ತರ್ಹ್ಯನೇನ ಶರೀರಾತ್ ತಸ್ಯ ವಿಯೋಗೋ  
ನ ಭವತಿ | 17 ಕೃತ್ಸಂ ಶರೀರಂ ಯದಿ ದರ್ಶನೇನ್ವಿಯಂ ಭವೇತ್  
ತರ್ಹಿ ಶ್ರವಣೇನ್ವಿಯಂ ಕುತ್ರ ಸ್ಥಾಸ್ಯತಿ? ತತ್ ಕೃತ್ಸಂ ಯದಿ  
ವಾ ಶ್ರವಣೇನ್ವಿಯಂ ಭವೇತ್ ತರ್ಹಿ ಘ್ರಣೇನ್ವಿಯಂ ಕುತ್ರ  
ಸ್ಥಾಸ್ಯತಿ? 18 ಕಿನ್ವಿದಾನೀಮ್ ಈಶ್ವರೇಣ ಯಥಾಭಿಲಷಿತಂ  
ತಥೈವಾಭ್ಯಪ್ರತ್ಯಜ್ಞಾನಾಮ್ ಏಕೈಕಂ ಶರೀರೇ ಸ್ಥಾಪಿತಂ | 19 ತತ್  
ಕೃತ್ಸಂ ಯದ್ಯೇಕಾಜ್ಞರೂಪಿ ಭವೇತ್ ತರ್ಹಿ ಶರೀರೇ ಕುತ್ರ ಸ್ಥಾಸ್ಯತಿ? 20  
ತಸ್ಮಾದ್ ಅಜ್ಞಾನಿ ಬಹೂನಿ ಸನ್ತಿ ಶರೀರಂ ತ್ವೇಕಮೇವ | 21 ಅತಏವ  
ತ್ವಯಾ ಮಮ ಪ್ರಯೋಜನಂ ನಾಸ್ತೀತಿ ವಾಚಂ ಪಾಣಿಂ ವದಿತುಂ  
ನಯನಂ ನ ಶಕ್ನೋತಿ, ತಥಾ ಯುವಾಭ್ಯಾಂ ಮಮ ಪ್ರಯೋಜನಂ  
ನಾಸ್ತೀತಿ ಮೂರ್ಧ್ನಾ ಚರಣೌ ವದಿತುಂ ನ ಶಕ್ನೋತಿಃ; 22 ವಸ್ತುತಸ್ತು  
ವಿಗ್ರಹಸ್ಯ ಯಾನ್ಯಜ್ಞಾನ್ಯಸ್ಮಾಭಿ ದುರ್ಬ್ಬಲಾನಿ ಬುದ್ಧ್ಯಂತೇ ತಾನೈವ  
ಸಪ್ರಯೋಜನಾನಿ ಸನ್ತಿ | 23 ಯಾನಿ ಚ ಶರೀರಮಧ್ಯೇಽವಮನ್ಯಾನಿ  
ಬುದ್ಧ್ಯತೇ ತಾನ್ಯಸ್ಮಾಭಿರಧಿಕಂ ಶೋಭ್ಯಂತೇ | ಯಾನಿ ಚ ಕುದೃಶ್ಯಾನಿ ತಾನಿ  
ಸುದೃಶ್ಯತರಾಣಿ ಕ್ರಿಯಂತೇ 24 ಕಿನ್ನು ಯಾನಿ ಸ್ವಯಂ ಸುದೃಶ್ಯಾನಿ ತೇಷಾಂ  
ಶೋಭನಮ್ ನಿಷ್ಪ್ರಯೋಜನಂ | 25 ಶರೀರಮಧ್ಯೇ ಯದ್ ಭೇದೋ

ನ ಭವೇತ್ ಕಿನ್ನು ಸರ್ವಾಣ್ಯಜ್ಞಾನಿ ಯದ್ ಐಕ್ಯಭಾವೇನ ಸರ್ವೇಷಾಂ  
ಹಿತಂ ಚಿಂತಯಂತಿ ತದರ್ಥಮ್ ಈಶ್ವರೇಣಾಪ್ರಧಾನಮ್ ಆದರಣೀಯಂ  
ಕೃತ್ವಾ ಶರೀರಂ ವಿರಚಿತಂ | 26 ತಸ್ಮಾದ್ ಏಕಸ್ಯಾಜ್ಞಸ್ಯ ಪೀಡಾಯಾಂ  
ಜಾತಾಯಾಂ ಸರ್ವಾಣ್ಯಜ್ಞಾನಿ ತೇನ ಸಹ ಪೀಡ್ಯಂತೇ, ಏಕಸ್ಯ ಸಮಾದರೇ  
ಜಾತೇ ಚ ಸರ್ವಾಣಿ ತೇನ ಸಹ ಸಂಹೃಷ್ಯಂತಿ | 27 ಯೂಯಿಷ್ಠ ಖ್ರೀಷ್ಠಸ್ಯ  
ಶರೀರಂ, ಯುಷ್ಮಾಕಮ್ ಏಕೈಕಶ್ಚ ತಸ್ಮೈಕೈಕಮ್ ಅಜ್ಞಂ | 28 ಕೇಚಿತ್  
ಕೇಚಿತ್ ಸಮಿತಾವೀಶ್ವರೇಣ ಪ್ರಥಮತಃ ಪ್ರೇರಿತಾ ದ್ವಿತೀಯತಃ  
ಈಶ್ವರೀಯಾದೇಶವಕ್ತಾರಸ್ತುತೀಯತಃ ಉಪದೇಷ್ವಾರೋ ನಿಯುಕ್ತಾಃ,  
ತತಃ ಪರಂ ಕೇಭ್ಯೋಽಪಿ ಚಿತ್ರಕಾರ್ಯಸಾಧನಸಾಮರ್ಥ್ಯಮ್  
ಅನಾಮಯಕರಣಶಕ್ತಿರುಪಕೃತೌ ಲೋಕಶಾಸನೇ ವಾ ನೈಪುಣ್ಯಂ  
ನಾನಾಭಾಷಾಭಾಷಣಸಾಮರ್ಥ್ಯಂ ವಾ ತೇನ ವ್ಯತಾರಿ | 29 ಸರ್ವೇ ಕಿಂ  
ಪ್ರೇರಿತಾಃ? ಸರ್ವೇ ಕಿಮ್ ಈಶ್ವರೀಯಾದೇಶವಕ್ತಾರಃ? ಸರ್ವೇ ಕಿಮ್  
ಉಪದೇಷ್ವಾರಃ? ಸರ್ವೇ ಕಿಂ ಚಿತ್ರಕಾರ್ಯಸಾಧಕಾಃ? 30  
ಸರ್ವೇ ಕಿಮ್ ಅನಾಮಯಕರಣಶಕ್ತಿಯುಕ್ತಾಃ? ಸರ್ವೇ ಕಿಂ  
ಪರಭಾಷಾವಾದಿನಃ? ಸರ್ವೇ ವಾ ಕಿಂ ಪರಭಾಷಾರ್ಥಪ್ರಕಾಶಕಾಃ? 31  
ಯೂಯಂ ಶ್ರೇಷ್ಠದಾಯಾನ್ ಲಬ್ಧುಂ ಯತದ್ಧಂ | ಅನೇನ ಯೂಯಂ  
ಮಯಾ ಸರ್ವೋತ್ತಮಮಾರ್ಗಂ ದರ್ಶಯಿತವ್ಯಾಃ |

**13** ಮರ್ತ್ಯಸ್ವರ್ಗೀಯಾಣಾಂ ಭಾಷಾ ಭಾಷಮಾಣೋಽಹಂ ಯದಿ  
ಪ್ರೇಮಹೀನೋ ಭವೇಯಂ ತರ್ಹಿ ವಾದಕತಾಲಸ್ವರೂಪೋ  
ನಿನಾದಕಾರಿಭೇರೀಸ್ವರೂಪಶ್ಚ ಭವಾಮಿ | 2 ಅಪರಂ ಯದ್ಯಹಮ್  
ಈಶ್ವರೀಯಾದೇಶಾಡ್ಯಃ ಸ್ಯಾಂ ಸರ್ವಾಣಿ ಗುಪ್ತವಾಕ್ಯಾನಿ ಸರ್ವವಿದ್ಯಾಞ್ಞ  
ಜಾನೀಯಾಂ ಪೂರ್ಣವಿಶ್ವಾಸಃ ಸನ್ ಶೈಲಾನ್ ಸ್ಥಾನಾನ್ತರೀಕರ್ತುಂ  
ಶಕ್ನುಯಾಞ್ಞ ಕಿನ್ನು ಯದಿ ಪ್ರೇಮಹೀನೋ ಭವೇಯಂ ತರ್ಹ್ಯಗಣನೀಯ  
ಏವ ಭವಾಮಿ | 3 ಅಪರಂ ಯದ್ಯಹಮ್ ಅನ್ನದಾನೇನ ಸರ್ವಸ್ವಂ  
ತ್ಯಜೇಯಂ ದಾಹನಾಯ ಸ್ವಶರೀರಂ ಸಮರ್ಪಯೇಯಞ್ಞ ಕಿನ್ನು ಯದಿ  
ಪ್ರೇಮಹೀನೋ ಭವೇಯಂ ತರ್ಹಿ ತತ್ಸರ್ವಂ ಮದರ್ಥಂ ನಿಷ್ಕಲಂ  
ಭವತಿ | 4 ಪ್ರೇಮ ಚಿರಸಹಿಷ್ಣುಹಿತೈಷಿ ಚ, ಪ್ರೇಮ ನಿರ್ದೇಷಮ್ ಅಶರಂ  
ನಿರ್ಗರ್ವಞ್ಞ | 5 ಅಪರಂ ತತ್ ಕುತ್ಸಿತಂ ನಾಚರತಿ, ಆತ್ಮಚೇಷ್ಟಾಂ  
ನ ಕುರುತೇ ಸಹಸಾ ನ ಕ್ರುದ್ಯತಿ ಪರಾನಿಷ್ಠಂ ನ ಚಿಂತಯತಿ, 6

ಅಧರ್ಮೇ ನ ತುಷ್ಯತಿ ಸತ್ಯ ಏವ ಸನ್ನುಷ್ಯತಿ | 7 ತತ್ ಸರ್ವಂ ತಿತಿಕ್ಷತೇ  
ಸರ್ವತ್ರ ವಿಶ್ವಸಿತಿ ಸರ್ವತ್ರ ಭದ್ರಂ ಪ್ರತೀಕ್ಷತೇ ಸರ್ವಂ ಸಹತೇ ಚ | 8  
ಪ್ರೇಮೋ ಲೋಪಃ ಕದಾಪಿ ನ ಭವಿಷ್ಯತಿ, ಈಶ್ವರಿಯಾದೇಶಕಥನಂ  
ಲೋಪ್ಯತೇ ಪರಭಾಷಾಭಾಷಣಂ ನಿವರ್ತಿಷ್ಯತೇ ಜ್ಞಾನಮಪಿ  
ಲೋಪಂ ಯಾಸ್ಯತಿ | 9 ಯತೋಽಸ್ಮಾಕಂ ಜ್ಞಾನಂ ಖಣ್ಣಮಾತ್ರಮ್  
ಈಶ್ವರಿಯಾದೇಶಕಥನಮಪಿ ಖಣ್ಣಮಾತ್ರಂ | 10 ಕಿನ್ತ್ವಸ್ಮಾಸು  
ಸಿದ್ಧತಾಂ ಗತೇಷು ತಾನಿ ಖಣ್ಣಮಾತ್ರಾಣಿ ಲೋಪಂ ಯಾಸ್ಯಂತೇ | 11  
ಬಾಲಕಾಲೇಽಹಂ ಬಾಲ ಇವಾಭಾಷೇ ಬಾಲ ಇವಾಚಿನ್ತಯಂ ಇ ಕಿನ್ತು  
ಯೌವನೇ ಜಾತೇ ತತ್ಸರ್ವಂ ಬಾಲ್ಯಾಚರಣಂ ಪರಿತ್ಯಕ್ತವಾನ್ | 12  
ಇದಾನೀಮ್ ಅಭ್ರಮಧ್ಯೇನಾಸ್ಪಷ್ಟಂ ದರ್ಶನಮ್ ಅಸ್ಮಾಭಿ ಲಭ್ಯತೇ  
ಕಿನ್ತು ತದಾ ಸಾಕ್ಷಾತ್ ದರ್ಶನಂ ಲಪ್ಯತೇ | ಅಧುನಾ ಮಮ ಜ್ಞಾನಮ್  
ಅಲ್ಪಿಷ್ಯಂ ಕಿನ್ತು ತದಾಹಂ ಯಥಾವಗಮ್ಯಸ್ತಥೈವಾವಗತೋ ಭವಿಷ್ಯಾಮಿ |  
13 ಇದಾನೀಂ ಪ್ರತ್ಯಯಃ ಪ್ರತ್ಯಾಶಾ ಪ್ರೇಮ ಚ ತ್ರೀಣೈತಾನಿ ತಿಷ್ಠಂತಿ  
ತೇಷಾಂ ಮಧ್ಯೇ ಚ ಪ್ರೇಮ ಶ್ರೇಷ್ಠಂ |

**14** ಯೂಯಂ ಪ್ರೇಮಾಚರಣೇ ಪ್ರಯತಧ್ವಮ್ ಆತ್ಮಿಕಾನ್  
ದಾಯಾನಪಿ ವಿಶೇಷತ ಈಶ್ವರಿಯಾದೇಶಕಥನಸಾಮರ್ಥ್ಯಂ  
ಪ್ರಾಪ್ತುಂ ಚೇಷ್ಟಧ್ವಂ | 2 ಯೋ ಜನಃ ಪರಭಾಷಾಂ ಭಾಷತೇ ಸ  
ಮಾನುಷಾನ್ ನ ಸಮ್ಭಾಷತೇ ಕಿನ್ತ್ವೀಶ್ವರಮೇವ ಯತಃ  
ಕೇನಾಪಿ ಕಿಮಪಿ ನ ಬುದ್ಧತೇ ಸ ಚಾತ್ಮನಾ ನಿಗೂಢವಾಕ್ಯಾನಿ  
ಕಥಯತಿ; 3 ಕಿನ್ತು ಯೋ ಜನ ಈಶ್ವರಿಯಾದೇಶಂ ಕಥಯತಿ ಸ  
ಪರೇಷಾಂ ನಿಷ್ಠಾಯೈ ಹಿತೋಪದೇಶಾಯ ಸಾನ್ತ್ವನಾಯೈ ಚ  
ಭಾಷತೇ | 4 ಪರಭಾಷಾವಾದ್ಯಾತ್ಮನ ಏವ ನಿಷ್ಠಾಂ ಜನಯತಿ  
ಕಿನ್ತ್ವೀಶ್ವರಿಯಾದೇಶವಾದೀ ಸಮಿತೇ ನಿಷ್ಠಾಂ ಜನಯತಿ | 5  
ಯುಷ್ಮಾಕಂ ಸರ್ವೇಷಾಂ ಪರಭಾಷಾಭಾಷಣಮ್ ಇಚ್ಛಾಮ್ಯಹಂ  
ಕಿನ್ತ್ವೀಶ್ವರಿಯಾದೇಶಕಥನಮ್ ಅಧಿಕಮಪೀಚ್ಛಾಮಿ | ಯತಃ ಸಮಿತೇ  
ನಿಷ್ಠಾಯೈ ಯೇನ ಸ್ವವಾಕ್ಯಾನಾಮ್ ಅರ್ಥೋ ನ ತ್ರಿಯತೇ ತಸ್ಮಾತ್  
ಪರಭಾಷಾವಾದಿತ ಈಶ್ವರಿಯಾದೇಶವಾದೀ ಶ್ರೇಯಾನ್ | 6 ಹೇ  
ಭ್ರಾತರಃ, ಇದಾನೀಂ ಮಯಾ ಯದಿ ಯುಷ್ಮತ್ಸಮೀಪಂ ಗಮ್ಯತೇ  
ತರ್ಹೀಶ್ವರಿಯದರ್ಶನಸ್ಯ ಜ್ಞಾನಸ್ಯ ವೇಶ್ವರಿಯಾದೇಶಸ್ಯ

ವಾ ಶಿಕ್ಷಾಯಾ ವಾ ವಾಕ್ಯಾನಿ ನ ಭಾಷಿತ್ವಾ ಪರಭಾಷಾಂ  
 ಭಾಷಮಾಣೇನ ಮಯಾ ಯೂಯಂ ಕಿಮುಪಕಾರಿಷ್ಯದ್ವೇ? 7 ಅಪರಂ  
 ವಂಶೀವಲ್ಲಕ್ಕಾದಿಷು ನಿಷ್ಪ್ರಾಣಿಷು ವಾದ್ಯಯನ್ತ್ರೇಷು ವಾದಿತೇಷು ಯದಿ  
 ಕ್ಕಣಾ ನ ವಿಶಿಷ್ಯಂತೇ ತರ್ಹಿ ಕಿಂ ವಾದ್ಯಂ ಕಿಂ ವಾ ಗಾನಂ ಭವತಿ ತತ್  
 ಕೇನ ಬೋದ್ಧಂ ಶಕ್ಯತೇ? 8 ಅಪರಂ ರಣತೂರ್ಯಾ ನಿಸ್ಸಣೋ  
 ಯದ್ಯವ್ಯಕ್ತೋ ಭವೇತ್ ತರ್ಹಿ ಯುದ್ಧಾಯ ಕಃ ಸಜ್ಜಿಷ್ಯತೇ? 9 ತದ್ವತ್  
 ಜಿಹ್ವಾಭಿ ಯದಿ ಸುಗಮ್ಯಾ ವಾಕ್ ಯುಷ್ಮಾಭಿ ನ ಗದ್ಯೇತ ತರ್ಹಿ  
 ಯದ್ ಗದ್ಯತೇ ತತ್ ಕೇನ ಭೋತ್ಸ್ಯತೇ? ವಸ್ತುತೋ ಯೂಯಂ  
 ದಿಗಾಲಾಪಿನ ಇವ ಭವಿಷ್ಯಥ | 10 ಜಗತಿ ಕತಿಪ್ರಕಾರಾ ಉಕ್ತಯೋ  
 ವಿದ್ಯಂತೇ? ತಾಸಾಮೇಕಾಪಿ ನಿರರ್ಥಿಕಾ ನಹಿ; 11 ಕಿನ್ಮೂಕ್ತೇರರ್ಥೋ  
 ಯದಿ ಮಯಾ ನ ಬುದ್ಧತೇ ತರ್ಹ್ಯಹಂ ವಕ್ತ್ರಾ ಮ್ಲೇಚ್ಛ ಇವ ಮಂಸ್ಯೇ  
 ವಕ್ತ್ರಾಪಿ ಮಯಾ ಮ್ಲೇಚ್ಛ ಇವ ಮಂಸ್ಯತೇ | 12 ತಸ್ಮಾದ್  
 ಆತ್ಮಿಕದಾಯಲಿಪ್ಸವೋ ಯೂಯಂ ಸಮಿತೇ ನಿಷ್ಕಾರ್ಥಂ  
 ಪ್ರಾಪ್ತಬಹುವರಾ ಭವಿತುಂ ಯತದ್ಧಂ, 13 ಅತಃಪರ ಪರಭಾಷಾವಾದೀ  
 ಯದ್ ಅರ್ಥಕರೋಽಪಿ ಭವೇತ್ ತತ್ ಪ್ರಾರ್ಥಯತಾಂ | 14  
 ಯದ್ಯಹಂ ಪರಭಾಷಯಾ ಪ್ರಾರ್ಥನಾಂ ಕುರ್ಯಾಂ ತರ್ಹಿ ಮದೀಯ  
 ಆತ್ಮಾ ಪ್ರಾರ್ಥಯತೇ, ಕಿನ್ತು ಮಮ ಬುದ್ಧಿ ನಿಷ್ಫಲಾ ತಿಷ್ಠತಿ | 15  
 ಇತ್ಯನೇನ ಕಿಂ ಕರಣೀಯಂ? ಅಹಮ್ ಆತ್ಮನಾ ಪ್ರಾರ್ಥಯಿಷ್ಯೇ  
 ಬುದ್ಧ್ಯಾಪಿ ಪ್ರಾರ್ಥಯಿಷ್ಯೇ; ಅಪರಂ ಆತ್ಮನಾ ಗಾಸ್ಯಾಮಿ ಬುದ್ಧ್ಯಾಪಿ  
 ಗಾಸ್ಯಾಮಿ | 16 ತ್ವಂ ಯದಾತ್ಮನಾ ಧನ್ಯವಾದಂ ಕರೋಷಿ ತದಾ ಯದ್  
 ವದಸಿ ತದ್ ಯದಿ ಶಿಷ್ಯೇನೇವೋಪಸ್ಥಿತೇನ ಜನೇನ ನ ಬುದ್ಧ್ಯತೇ  
 ತರ್ಹಿ ತವ ಧನ್ಯವಾದಸ್ಯಾನ್ತೇ ತಥಾಸ್ತಿತಿ ತೇನ ವಕ್ತಂ ಕಥಂ ಶಕ್ಯತೇ?  
 17 ತ್ವಂ ಸಮ್ಯಗ್ ಈಶ್ವರಂ ಧನ್ಯಂ ವದಸೀತಿ ಸತ್ಯಂ ತಥಾಪಿ ತತ್ರ  
 ಪರಸ್ಯ ನಿಷ್ಠಾ ನ ಭವತಿ | 18 ಯುಷ್ಮಾಕಂ ಸರ್ವೇಭ್ಯೋಽಹಂ  
 ಪರಭಾಷಾಭಾಷಣೇ ಸಮರ್ಥೋಽಸ್ಮೀತಿ ಕಾರಣಾದ್ ಈಶ್ವರಂ ಧನ್ಯಂ  
 ವದಾಮಿ; 19 ತಥಾಪಿ ಸಮಿತೌ ಪರೋಪದೇಶಾರ್ಥಂ ಮಯಾ  
 ಕಥಿತಾನಿ ಪಞ್ಚ ವಾಕ್ಯಾನಿ ವರಂ ನ ಚ ಲಕ್ಷಂ ಪರಭಾಷೀಯಾನಿ  
 ವಾಕ್ಯಾನಿ | 20 ಹೇ ಭ್ರಾತರಃ, ಯೂಯಂ ಬುದ್ಧ್ಯಾ ಬಾಲಕಾಇವ ಮಾ  
 ಭೂತ ಪರನ್ನು ದುಷ್ಟತಯಾ ಶಿಶವಇವ ಭೂತ್ವಾ ಬುದ್ಧ್ಯಾ ಸಿದ್ಧಾ ಭವತ |

21 ಶಾಸ್ತ್ರ ಇದಂ ಲಿಖಿತಮಾಸೇ, ಯಥಾ, ಇತ್ಯವೋಚತ್  
 ಪರೇಶೋಽಹಮ್ ಆಭಾಷಿಷ್ಯ ಇಮಾನ್ ಜನಾನ್ | ಭಾಷಾಭಿಃ  
 ಪರಕೀಯಾಭಿ ವ್ಯಕ್ತೈಶ್ಚ ಪರದೇಶಿಭಿಃ | ತಥಾ ಮಯಾ ಕೃತೇಽಪೀಮೇ  
 ನ ಗ್ರಹೀಷ್ಯಂತಿ ಮದ್ಭವಃ || 22 ಅತಃ ಪರಭಾಷಾಭಾಷಣಂ  
 ಅವಿಶ್ವಾಸಿನಃ ಪ್ರತಿ ಚಿಹ್ನರೂಪಂ ಭವತಿ ನ ಚ ವಿಶ್ವಾಸಿನಃ ಪ್ರತಿ;  
 ಕಿನ್ವಿಶ್ವರೀಯಾದೇಶಕಥನಂ ನಾವಿಶ್ವಾಸಿನಃ ಪ್ರತಿ ತದ್ ವಿಶ್ವಾಸಿನಃ  
 ಪ್ರತ್ಯೇವ | 23 ಸಮಿತಿಭುಕ್ತೇಷು ಸರ್ವೇಷು ಏಕಸ್ಮಿನ್ ಸ್ಥಾನೇ ಮಿಲಿತ್ವಾ  
 ಪರಭಾಷಾಂ ಭಾಷಮಾಣೇಷು ಯದಿ ಜ್ಞಾನಾಕಾಚ್ಛೇಷೋಽವಿಶ್ವಾಸಿನೋ  
 ವಾ ತತ್ರಾಗಚ್ಛೇಯುಸ್ತರ್ಹಿ ಯುಷ್ಮಾನ್ ಉನ್ಮತ್ತಾನ್ ಕಿಂ ನ ವದಿಷ್ಯಂತಿ?  
 24 ಕಿನ್ತು ಸರ್ವೇಷ್ಟೀಶ್ವರೀಯಾದೇಶಂ ಪ್ರಕಾಶಯತ್ಸು ಯದ್ಯವಿಶ್ವಾಸೀ  
 ಜ್ಞಾನಾಕಾಚ್ಛೇ ವಾ ಕಚ್ಚಿತ್ ತತ್ರಾಗಚ್ಛತಿ ತರ್ಹಿ ಸರ್ವೈರೇವ ತಸ್ಯ  
 ಪಾಪಜ್ಞಾನಂ ಪರೀಕ್ಷಾ ಚ ಜಾಯತೇ, 25 ತತಸ್ತಸ್ಯಾನ್ತಃಕರಣಸ್ಯ  
 ಗುಪ್ತಕಲ್ಪನಾಸು ವ್ಯಕ್ತಿಭೂತಾಸು ಸೋಽಧೋಮುಖಃ ಪತನ್  
 ಈಶ್ವರಮಾರಾಧ್ಯ ಯುಷ್ಮನ್ಮದ್ಯ ಈಶ್ವರೋ ವಿದ್ಯತೇ ಇತಿ ಸತ್ಯಂ  
 ಕಥಾಮೇತಾಂ ಕಥಯಿಷ್ಯತಿ | 26 ಹೇ ಭ್ರಾತರಃ, ಸಮಿಲಿತಾನಾಂ  
 ಯುಷ್ಮಾಕಮ್ ಏಕೇನ ಗೀತಮ್ ಅನ್ಯೇನೋಪದೇಶೋಽನ್ಯೇನ  
 ಪರಭಾಷಾನ್ಯೇನ ಐಶ್ವರಿಕದರ್ಶನಮ್ ಅನ್ಯೇನಾರ್ಥಬೋಧಕಂ ವಾಕ್ಯಂ  
 ಲಭ್ಯತೇ ಕಿಮೇತತ್? ಸರ್ವಮೇವ ಪರನಿಷ್ಕಾರ್ಥಂ ಯುಷ್ಮಾಭಿಃ  
 ಕ್ರಿಯತಾಂ | 27 ಯದಿ ಕಚ್ಚಿದ್ ಭಾಷಾನ್ತರಂ ವಿವಕ್ಷತಿ ತರ್ಹೈಕಸ್ಮಿನ್  
 ದಿನೇ ದ್ವಿಜನೇನ ತ್ರಿಜನೇನ ವಾ ಪರಭಾಷಾ ಕಥ್ಯತಾಂ ತದಧಿಕೈರ್ನ  
 ಕಥ್ಯತಾಂ ತೈರಪಿ ಪರ್ಯಾಯಾನುಸಾರಾತ್ ಕಥ್ಯತಾಂ, ಏಕೇನ  
 ಚ ತದರ್ಥೋ ಬೋಧ್ಯತಾಂ | 28 ಕಿನ್ತ್ವರ್ಥಾಭಿಧಾಯಕಃ  
 ಕೋಽಪಿ ಯದಿ ನ ವಿದ್ಯತೇ ತರ್ಹಿ ಸ ಸಮಿತೌ ವಾಚಂಯಮಃ  
 ಸ್ಥಿತ್ವೇಶ್ವರಾಯಾತ್ಮನೇ ಚ ಕಥಾಂ ಕಥಯತು | 29 ಅಪರಂ ದ್ವೌತ್ರಯೋ  
 ವೇಶ್ವರೀಯಾದೇಶವಕ್ತಾರಃ ಸ್ವಂ ಸ್ವಮಾದೇಶಂ ಕಥಯಂತು ತದನ್ಯೇ  
 ಚ ತಂ ವಿಚಾರಯಂತು | 30 ಕಿನ್ತು ತತ್ರಾಪರೇಣ ಕೇನಚಿತ್  
 ಜನೇನೇಶ್ವರೀಯಾದೇಶೇ ಲಭ್ಯೇ ಪ್ರಥಮೇನ ಕಥನಾತ್  
 ನಿವರ್ತಿತವ್ಯಂ | 31 ಸರ್ವೇ ಯತ್ ಶಿಕ್ಷಾಂ ಸಾನ್ತ್ವನಾನ್ಯ ಲಭಂತೇ  
 ತದರ್ಥಂ ಯೂಯಂ ಸರ್ವೇ ಪರ್ಯಾಯೇಣೇಶ್ವರೀಯಾದೇಶಂ

ಕಥಯಿತುಂ ಶಕ್ನುಥ | 32 ಈಶ್ವರಿಯಾದೇಶವಕ್ಶಣಾಂ ಮನಾಂಸಿ  
ತೇಷಾಮ್ ಅಧೀನಾನಿ ಭವನ್ತಿ | 33 ಯತ ಈಶ್ವರಃ ಕುಶಾಸನಜನಕೋ  
ನಹಿ ಸುಶಾಸನಜನಕ ಏವೇತಿ ಪವಿತ್ರಲೋಕಾನಾಂ ಸರ್ವಸಮಿತಿಷು  
ಪ್ರಕಾಶತೇ | 34 ಅಪರಂಜಿ ಯುಷ್ಮಾಕಂ ವನಿತಾಃ ಸಮಿತಿಷು  
ತೂಷ್ಟೀಮ್ಭೂತಾಸ್ತಿಷ್ಯಂತು ಯತಃ ಶಾಸ್ತ್ರಲಿಖಿತೇನ ವಿಧಿನಾ ತಾಃ  
ಕಥಾಪ್ರಚಾರಣಾತ್ ನಿವಾರಿತಾಸ್ತಾಭಿ ನಿಫ್ರಾಭಿ ಭರ್ವಿತವ್ಯಂ | 35  
ಅತಸ್ತಾ ಯದಿ ಕಿಮಪಿ ಜಿಜ್ಞಾಸಂತೇ ತರ್ಹಿ ಗೇಹೇಷು ಪತೀನ್ ಪೃಚ್ಛಂತು  
ಯತಃ ಸಮಿತಿಮಧ್ಯೇ ಯೋಷಿತಾಂ ಕಥಾಕಥನಂ ನಿಂದನೀಯಂ | 36  
ಐಶ್ವರಂ ವಚಃ ಕಿಂ ಯುಷ್ಮತ್ತೋ ನಿರಗಮತ? ಕೇವಲಂ  
ಯುಷ್ಮಾನ್ ವಾ ತತ್ ಕಿಮ್ ಉಪಾಗತಂ? 37 ಯಃ ಕಶ್ಚಿದ್  
ಆತ್ಮಾನಮ್ ಈಶ್ವರಿಯಾದೇಶವಕ್ತಾರಮ್ ಆತ್ಮನಾವಿಷ್ಣಂ ವಾ  
ಮನ್ಯತೇ ಸ ಯುಷ್ಮಾನ್ ಪ್ರತಿ ಮಯಾ ಯದ್ ಯತ್ ಲಿಖ್ಯತೇ  
ತತ್ಪ್ರಭುನಾಜ್ಞಾಪಿತಮ್ ಈತ್ಯುರರೀ ಕರೋತು | 38 ಕಿನ್ತು ಯಃ ಕಶ್ಚಿತ್  
ಅಜ್ಞೋ ಭವತಿ ಸೋಽಜ್ಞ ಏವ ತಿಷ್ಠತು | 39 ಅತಃವ ಹೇ ಭ್ರಾತರಃ,  
ಯೂಯಮ್ ಈಶ್ವರಿಯಾದೇಶಕಥನಸಾಮರ್ಥ್ಯಂ ಲಬ್ಧುಂ ಯತದ್ಧಂ  
ಪರಭಾಷಾಭಾಷಣಮಪಿ ಯುಷ್ಮಾಭಿ ನಫ ನಿವಾರ್ಯತಾಂ | 40  
ಸರ್ವಕರ್ಮಾಣಿ ಚ ವಿಧ್ಯನುಸಾರತಃ ಸುಪರಿಪಾಟ್ಯಾ ಕ್ರಿಯಂತಾಂ |

**15** ಹೇ ಭ್ರಾತರಃ, ಯಃ ಸುಸಂವಾದೋ ಮಯಾ ಯುಷ್ಮತ್ಸಮೀಪೇ  
ನಿವೇದಿತೋ ಯೂಯಂ ಯಂ ಗೃಹೀತವಂತ ಆಶ್ರಿತವಂತಶ್ಚ ತಂ  
ಪುನ ಯುಷ್ಮಾನ್ ವಿಜ್ಞಾಪಯಾಮಿ | 2 ಯುಷ್ಮಾಕಂ ವಿಶ್ವಾಸೋ  
ಯದಿ ವಿತಥೋ ನ ಭವೇತ್ ತರ್ಹಿ ಸುಸಂವಾದಯುಕ್ತಾನಿ ಮಮ  
ವಾಕ್ಯಾನಿ ಸ್ಮರತಾಂ ಯುಷ್ಮಾಕಂ ತೇನ ಸುಸಂವಾದೇನ ಪರಿತ್ರಾಣಂ  
ಜಾಯತೇ | 3 ಯತೋಽಹಂ ಯದ್ ಯತ್ ಜ್ಞಾಪಿತಸ್ತದನುಸಾರಾತ್  
ಯುಷ್ಮಾಸು ಮುಖ್ಯಾಂ ಯಾಂ ಶಿಕ್ಷಾಂ ಸಮಾರ್ಪಯಂ ಸೇಯಂ,  
ಶಾಸ್ತ್ರಾನುಸಾರಾತ್ ಖ್ರೀಷ್ಟೋಽಸ್ಮಾಕಂ ಪಾಪಮೋಚನಾರ್ಥಂ ಪ್ರಾಣಾನ್  
ತ್ಯಕ್ತವಾನ್, 4 ಶ್ಲಶಾನೇ ಸ್ಥಾಪಿತಶ್ಚ ತೃತೀಯದಿನೇ ಶಾಸ್ತ್ರಾನುಸಾರಾತ್  
ಪುನರುತ್ಥಾಪಿತಃ | 5 ಸ ಚಾಗ್ರೇ ಕೈಫೈ ತತಃ ಪರಂ ದ್ವಾದಶಶಿಷ್ಟೇಭ್ಯೋ  
ದರ್ಶನಂ ದತ್ತವಾನ್ | 6 ತತಃ ಪರಂ ಪಞ್ಚಶತಾಧಿಕಸಂಖ್ಯಕೇಭ್ಯೋ  
ಭ್ರಾತೃಭ್ಯೋ ಯುಗಪದ್ ದರ್ಶನಂ ದತ್ತವಾನ್ ತೇಷಾಂ ಕೇಚಿತ್



ಮಹಾನಿದ್ರಾಂ ಗತಾ ಬಹುತರಾಶ್ಚಾದ್ಯಾಪಿ ವರ್ತನೇ | 7 ತದನಂತರಂ  
 ಯಾಕೂಬಾಯ ತತ್ಪಶ್ಚಾತ್ ಸರ್ವೇಭ್ಯಃ ಪ್ರೇರಿತೇಭ್ಯೋ ದರ್ಶನಂ  
 ದತ್ತವಾನ್ | 8 ಸರ್ವಶೇಷೇಽಕಾಲಜಾತತುಲ್ಯೋ ಯೋಽಹಂ,  
 ಸೋಽಹಮಪಿ ತಸ್ಯ ದರ್ಶನಂ ಪ್ರಾಪ್ತವಾನ್ | 9 ಈಶ್ವರಸ್ಯ ಸಮಿತಿಂ  
 ಪ್ರತಿ ದೌರಾತ್ಮ್ಯಚರಣಾದ್ ಅಹಂ ಪ್ರೇರಿತನಾಮ ಧರ್ತುಮ್  
 ಅಯೋಗ್ಯಸ್ತಸ್ಮಾತ್ ಪ್ರೇರಿತಾನಾಂ ಮಧ್ಯೇ ಕ್ಷುದ್ರತಮಶ್ಚಾಸ್ಮಿ | 10  
 ಯಾದೃಶೋಽಸ್ಮಿ ತಾದೃಶ ಈಶ್ವರಸ್ಯಾನುಗ್ರಹೇಣೈವಾಸ್ಮಿ; ಅಪರಂ  
 ಮಾಂ ಪ್ರತಿ ತಸ್ಯಾನುಗ್ರಹೋ ನಿಷ್ಫಲೋ ನಾಭವತ್, ಅನ್ಯೇಭ್ಯಃ  
 ಸರ್ವೇಭ್ಯೋ ಮಯಾಧಿಕಃ ಶ್ರಮಃ ಕೃತಃ, ಕಿನ್ನು ಸ ಮಯಾ  
 ಕೃತಸ್ತನ್ನಹಿ ಮತ್ಸಹಕಾರಿಣೇಶ್ವರಸ್ಯಾನುಗ್ರಹೇಣೈವ | 11 ಅತಃಪ  
 ಮಯಾ ಭವೇತ್ ತೈ ವಾ ಭವೇತ್ ಅಸ್ಮಾಭಿಸ್ತಾದೃಶೀ ವಾರ್ತಾ  
 ಘೋಷ್ಯತೇ ಸೈವ ಚ ಯುಷ್ಮಾಭಿ ವಿಶ್ವಾಸೇನ ಗೃಹೀತಾ | 12  
 ಮೃತ್ಯುದಶಾತಃ ಖ್ರೀಷ್ಟ ಉತ್ಥಾಪಿತ ಇತಿ ವಾರ್ತಾ ಯದಿ ತಮಧಿ  
 ಘೋಷ್ಯತೇ ತರ್ಹಿ ಮೃತಲೋಕಾನಾಮ್ ಉತ್ಥಿತಿ ನಾಸ್ತೀತಿ ವಾಗ್  
 ಯುಷ್ಮಾಕಂ ಮಧ್ಯೇ ಕೈಶ್ಚಿತ್ ಕುತಃ ಕಥ್ಯತೇ? 13 ಮೃತಾನಾಮ್  
 ಉತ್ಥಿತಿ ಯದಿ ನ ಭವೇತ್ ತರ್ಹಿ ಖ್ರೀಷ್ಟೋಽಪಿ ನೋತ್ಥಾಪಿತಃ  
 14 ಖ್ರೀಷ್ಟಶ್ಚ ಯದ್ಯನುತ್ಥಾಪಿತಃ ಸ್ಯಾತ್ ತರ್ಹ್ಯಸ್ಮಾಕಂ ಘೋಷಣಂ  
 ವಿತಥಂ ಯುಷ್ಮಾಕಂ ವಿಶ್ವಾಸೋಽಪಿ ವಿತಥಃ | 15 ವಯಃಇಚ್ಛೇಶ್ವರಸ್ಯ  
 ಮೃಷಾಸಾಕ್ಷಿಣೋ ಭವಾಮಃ, ಯತಃ ಖ್ರೀಷ್ಟ ಸ್ತೇನೋತ್ಥಾಪಿತಃ ಇತಿ  
 ಸಾಕ್ಷ್ಯಮ್ ಅಸ್ಮಾಭಿರೀಶ್ವರಮಧಿ ದತ್ತಂ ಕಿನ್ನು ಮೃತಾನಾಮುತ್ಥಿತಿ  
 ಯದಿ ನ ಭವೇತ್ ತರ್ಹಿ ಸ ತೇನ ನೋತ್ಥಾಪಿತಃ | 16 ಯತೋ  
 ಮೃತಾನಾಮುತ್ಥಿತಿ ಯತಿ ನ ಭವೇತ್ ತರ್ಹಿ ಖ್ರೀಷ್ಟೋಽಪ್ಯುತ್ಥಾಪಿತತ್ವಂ  
 ನ ಗತಃ | 17 ಖ್ರೀಷ್ಟಸ್ಯ ಯದ್ಯನುತ್ಥಾಪಿತಃ ಸ್ಯಾತ್ ತರ್ಹಿ ಯುಷ್ಮಾಕಂ  
 ವಿಶ್ವಾಸೋ ವಿತಥಃ, ಯೂಯಮ್ ಅದ್ಯಾಪಿ ಸ್ವಪಾಪೇಷು ಮಗ್ನಾಸ್ತಿಷ್ಠಥ |  
 18 ಅಪರಂ ಖ್ರೀಷ್ಟಾಶ್ರಿತಾ ಯೇ ಮಾನವಾ ಮಹಾನಿದ್ರಾಂ ಗತಾಸ್ತೇಽಪಿ  
 ನಾಶಂ ಗತಾಃ | 19 ಖ್ರೀಷ್ಟೋ ಯದಿ ಕೇವಲಮಿಹಲೋಕೇ ಽಸ್ಮಾಕಂ  
 ಪ್ರತ್ಯಾಶಾಭೂಮಿಃ ಸ್ಯಾತ್ ತರ್ಹಿ ಸರ್ವಮರ್ತ್ಯೇಭ್ಯೋ ವಯಮೇವ  
 ದುರ್ಭಾಗ್ಯಾಃ | 20 ಇದಾನೀಂ ಖ್ರೀಷ್ಟೋ ಮೃತ್ಯುದಶಾತ ಉತ್ಥಾಪಿತೋ  
 ಮಹಾನಿದ್ರಾಗತಾನಾಂ ಮಧ್ಯೇ ಪ್ರಥಮಫಲಸ್ವರೂಪೋ ಜಾತಶ್ಚ | 21

ಯತೋ ಯದ್ವತ್ ಮಾನುಷದ್ವಾರಾ ಮೃತ್ಯುಃ ಪ್ರಾದುರ್ಭೂತಸ್ತದ್ವತ್  
ಮಾನುಷದ್ವಾರಾ ಮೃತಾನಾಂ ಪುನರುತ್ಥಿತಿರಪಿ ಪ್ರದುರ್ಭೂತಾ | 22  
ಆದಮಾ ಯಥಾ ಸರ್ವೇ ಮರಣಾಧೀನಾ ಜಾತಾಸ್ತಥಾ ಖ್ರೀಷ್ಟೇನ ಸರ್ವೇ  
ಜೀವಯಿಷ್ಯಂತೇ | 23 ಕಿನ್ತ್ವೇಕೈಕೇನ ಜನೇನ ನಿಜೇ ನಿಜೇ ಪರ್ಯಾಯ  
ಉತ್ಥಾತವ್ಯಂ ಪ್ರಥಮತಃ ಪ್ರಥಮಜಾತಫಲಸ್ವರೂಪೇನ ಖ್ರೀಷ್ಟೇನ,  
ದ್ವಿತೀಯತಸ್ತಸ್ಯಾಗಮನಸಮಯೇ ಖ್ರೀಷ್ಟಸ್ಯ ಲೋಕೈಃ | 24 ತತಃ ಪರಮ್  
ಅನ್ತೋ ಭವಿಷ್ಯತಿ ತದಾನೀಂ ಸ ಸರ್ವಂ ಶಾಸನಮ್ ಅಧಿಪತಿತ್ವಂ  
ಪರಾಕ್ರಮಂ ಲುಪ್ತ್ವಾ ಸ್ವಪಿತರೀಶ್ವರೇ ರಾಜತ್ವಂ ಸಮರ್ಪಯಿಷ್ಯತಿ | 25  
ಯತಃ ಖ್ರೀಷ್ಟಸ್ಯ ರಿಪವಃ ಸರ್ವೇ ಯಾವತ್ ತೇನ ಸ್ವಪಾದಯೋರಥೋ  
ನ ನಿಪಾತಯಿಷ್ಯಂತೇ ತಾವತ್ ತೇನೈವ ರಾಜತ್ವಂ ಕರ್ತವ್ಯಂ | 26 ತೇನ  
ವಿಜೇತವ್ಯೋ ಯಃ ಶೇಷರಿಪುಃ ಸ ಮೃತ್ಯುರೇವ | 27 ಲಿಖಿತಮಾಸ್ತೇ  
ಸರ್ವಾಣಿ ತಸ್ಯ ಪಾದಯೋ ವರ್ಶೀಕೃತಾನಿ | ಕಿನ್ತು ಸರ್ವಾಣ್ಯೇವ ತಸ್ಯ  
ವಶೀಕೃತಾನೀತ್ಯುಕ್ತೇ ಸತಿ ಸರ್ವಾಣಿ ಯೇನ ತಸ್ಯ ವಶೀಕೃತಾನಿ ಸ  
ಸ್ವಯಂ ತಸ್ಯ ವಶೀಭೂತೋ ನ ಜಾತ ಇತಿ ವ್ಯಕ್ತಂ | 28 ಸರ್ವೇಷು  
ತಸ್ಯ ವಶೀಭೂತೇಷು ಸರ್ವಾಣಿ ಯೇನ ಪುತ್ರಸ್ಯ ವಶೀಕೃತಾನಿ ಸ್ವಯಂ  
ಪುತ್ರೋಽಪಿ ತಸ್ಯ ವಶೀಭೂತೋ ಭವಿಷ್ಯತಿ ತತ ಈಶ್ವರಃ ಸರ್ವೇಷು  
ಸರ್ವ ಏವ ಭವಿಷ್ಯತಿ | 29 ಅಪರಂ ಪರೇತಲೋಕಾನಾಂ ವಿನಿಮಯೇನ  
ಯೇ ಮಜ್ಜಂತೇ ತೈಃ ಕಿಂ ಲಪ್ಸ್ಯತೇ? ಯೇಷಾಂ ಪರೇತಲೋಕಾನಾಮ್  
ಉತ್ಥಿತಿಃ ಕೇನಾಪಿ ಪ್ರಕಾರೇಣ ನ ಭವಿಷ್ಯತಿ ತೇಷಾಂ ವಿನಿಮಯೇನ  
ಕುತೋ ಮಜ್ಜನಮಪಿ ತೈರಜ್ಞೇಕ್ರಿಯತೇ? 30 ವಯಮಪಿ ಕುತಃ  
ಪ್ರತಿದಣ್ಡಂ ಪ್ರಾಣಭೀತಿಮ್ ಅಜ್ಞೇಕುರ್ಮಹೇ? 31 ಅಸ್ಮತ್ಪ್ರಭುನಾ  
ಯೀಶುಖ್ರೀಷ್ಟೇನ ಯುಷ್ಮತ್ನೋ ಮಮ ಯಾ ಶ್ಲಾಘಾಸ್ತೇ ತಸ್ಯಾಃ ಶಪಥಂ  
ಕೃತ್ವಾ ಕಥಯಾಮಿ ದಿನೇ ದಿನೇಽಹಂ ಮೃತ್ಯುಂ ಗಚ್ಛಾಮಿ | 32  
ಇಫಿಷನಗರೇ ವನ್ಯಪಶುಭಿಃ ಸಾರ್ಧಂ ಯದಿ ಲೌಕಿಕಭಾವಾತ್ ಮಯಾ  
ಯುದ್ಧಂ ಕೃತಂ ತರ್ಹಿ ತೇನ ಮಮ ಕೋ ಲಾಭಃ? ಮೃತಾನಾಮ್ ಉತ್ಥಿತಿ  
ರ್ಯದಿ ನ ಭವೇತ್ ತರ್ಹಿ, ಕುರ್ಮೋ ಭೋಜನಪಾನೇಽದ್ಯ ಶ್ವಸ್ತು ಮೃತ್ಯು  
ಭವಿಷ್ಯತಿ | 33 ಇತ್ಯನೇನ ಧರ್ಮಾತ್ ಮಾ ಭ್ರಂಶದ್ಧಂ | ಕುಸಂಸರ್ಗೇಣ  
ಲೋಕಾನಾಂ ಸದಾಚಾರೋ ವಿನಶ್ಯತಿ | 34 ಯೂಯಂ ಯಥೋಚಿತಂ  
ಸಚ್ಚೈತನ್ಯಾಸ್ತಿಷ್ಠತ, ಪಾಪಂ ಮಾ ಕುರುದ್ಧಂ, ಯತೋ ಯುಷ್ಮಾಕಂ ಮದ್ಯ

ಈಶ್ವರೀಯಜ್ಞಾನಹೀನಾಃ ಕೇಽಪಿ ವಿದ್ಯಂತೇ ಯುಷ್ಮಾಕಂ ತ್ರಪಾಯೈ  
 ಮಯೇದಂ ಗದ್ಯತೇ | 35 ಅಪರಂ ಮೃತಲೋಕಾಃ ಕಥಮ್ ಉತ್ಥಾಸ್ಯಂತಿ?  
 ಕೀದೃಶಂ ವಾ ಶರೀರಂ ಲಬ್ಧ್ವಾ ಪುನರೇಷ್ಯಂತೀತಿ ವಾಕ್ಯಂ ಕಶ್ಚಿತ್  
 ಪ್ರಕ್ಷ್ಯತಿ | 36 ಹೇ ಅಜ್ಞ ತ್ವಯಾ ಯದ್ ಬೀಜಮ್ ಉಪ್ಯತೇ ತದ್ ಯದಿ  
 ನ ಮ್ರಿಯೇತ ತರ್ಹಿ ನ ಜೀವಯಿಷ್ಯತೇ | 37 ಯಯಾ ಮೂರ್ತ್ಯಾ  
 ನಿರ್ಗನ್ತವ್ಯಂ ಸಾ ತ್ವಯಾ ನೋಪ್ಯತೇ ಕಿನ್ನು ಶುಷ್ಕಂ ಬೀಜಮೇವ; ತಚ್ಚ  
 ಗೋಧೂಮಾದೀನಾಂ ಕಿಮಪಿ ಬೀಜಂ ಭವಿತುಂ ಶಕ್ನೋತಿ | 38  
 ಈಶ್ವರೇಣೇವ ಯಥಾಭಿಲಾಷಂ ತಸ್ಮೈ ಮೂರ್ತ್ಯಿ ದೀಯತೇ, ಏಕೈಕಸ್ಮೈ  
 ಬೀಜಾಯ ಸ್ವಾ ಸ್ವಾ ಮೂರ್ತ್ಯಿರೇವ ದೀಯತೇ | 39 ಸರ್ವ್ವಾಣಿ ಪಲಲಾನಿ  
 ನೈಕವಿಧಾನಿ ಸನ್ತಿ, ಮನುಷ್ಯಪಶುಪಕ್ಷಿಮತ್ಸ್ಯಾದೀನಾಂ ಭಿನ್ನರೂಪಾಣಿ  
 ಪಲಲಾನಿ ಸನ್ತಿ | 40 ಅಪರಂ ಸ್ವರ್ಗೀಯಾ ಮೂರ್ತ್ಯಯಃ ಪಾರ್ಥಿವಾ  
 ಮೂರ್ತ್ಯಯಶ್ಚ ವಿದ್ಯಂತೇ ಕಿನ್ನು ಸ್ವರ್ಗೀಯಾನಾಮ್ ಏಕರೂಪಂ ತೇಜಃ  
 ಪಾರ್ಥಿವಾನಾಂ ತದನ್ಯರೂಪಂ ತೇಜೋಽಸಿ | 41 ಸೂರ್ಯಸ್ಯ ತೇಜ  
 ಏಕವಿಧಂ ಚಂದ್ರಸ್ಯ ತೇಜಸ್ತದನ್ಯವಿಧಂ ತಾರಾಣಾಂ ತೇಜೋಽನ್ಯವಿಧಂ,  
 ತಾರಾಣಾಂ ಮಧ್ಯೇಽಪಿ ತೇಜಸಸ್ತಾರತಮ್ಯಂ ವಿದ್ಯತೇ | 42 ತತ್ರ  
 ಲಿಖಿತಮಾಸ್ತೇ ಯಥಾ, 'ಆದಿಪುರುಷ ಆದಮ್ ಜೀವತ್ಪ್ರಾಣೀ ಬಭೂವ,'  
 ಕಿನ್ತ್ವನ್ತಿಮ ಆದಮ್ (ಖ್ರೀಷ್ಟೋ) ಜೀವನದಾಯಕ ಆತ್ಮಾ ಬಭೂವ |  
 43 ಯದ್ ಉಪ್ಯತೇ ತತ್ ತುಚ್ಛಂ ಯಚ್ಛೋತ್ಥಾಸ್ಯತಿ ತದ್ ಗೌರವಾನ್ವಿತಂ;  
 ಯದ್ ಉಪ್ಯತೇ ತನ್ನಿರ್ಬಲಂ ಯಚ್ಛೋತ್ಥಾಸ್ಯತಿ ತತ್ ಶಕ್ತಿಯುಕ್ತಂ | 44  
 ಯತ್ ಶರೀರಮ್ ಉಪ್ಯತೇ ತತ್ ಪ್ರಾಣಾನಾಂ ಸದ್ಮ, ಯಚ್ಛ ಶರೀರಮ್  
 ಉತ್ಥಾಸ್ಯತಿ ತದ್ ಆತ್ಮನಃ ಸದ್ಮ | ಪ್ರಾಣಸದ್ಮಸ್ವರೂಪಂ ಶರೀರಂ ವಿದ್ಯತೇ,  
 ಆತ್ಮಸದ್ಮಸ್ವರೂಪಮಪಿ ಶರೀರಂ ವಿದ್ಯತೇ | 45 ತತ್ರ ಲಿಖಿತಮಾಸ್ತೇ  
 ಯಥಾ, ಆದಿಪುರುಷ ಆದಮ್ ಜೀವತ್ಪ್ರಾಣೀ ಬಭೂವ, ಕಿನ್ತ್ವನ್ತಿಮ  
 ಆದಮ್ (ಖ್ರೀಷ್ಟೋ) ಜೀವನದಾಯಕ ಆತ್ಮಾ ಬಭೂವ | 46 ಆತ್ಮಸದ್ಮ ನ  
 ಪ್ರಥಮಂ ಕಿನ್ನು ಪ್ರಾಣಸದ್ಮೈವ ತತ್ಪಶ್ಚಾದ್ ಆತ್ಮಸದ್ಮ | 47 ಆದ್ಯಃ ಪುರುಷೇ  
 ಮೃದ ಉತ್ಪನ್ನತ್ವಾತ್ ಮೃಣ್ಮಯೋ ದ್ವಿತೀಯಶ್ಚ ಪುರುಷಃ ಸ್ವರ್ಗಾದ್  
 ಆಗತಃ ಪ್ರಭುಃ | 48 ಮೃಣ್ಮಯೋ ಯಾದೃಶ ಆಸೀತ್ ಮೃಣ್ಮಯಾಃ  
 ಸರ್ವೇ ತಾದೃಶಾ ಭವಂತಿ ಸ್ವರ್ಗೀಯಶ್ಚ ಯಾದೃಶೋಽಸಿ ಸ್ವರ್ಗೀಯಾಃ  
 ಸರ್ವೇ ತಾದೃಶಾ ಭವಂತಿ | 49 ಮೃಣ್ಮಯಸ್ಯ ರೂಪಂ ಯದ್ವದ್ ಅಸ್ಮಾಭಿ

ಧಾರಿತಂ ತದ್ವತ್ ಸ್ವರ್ಗೀಯಸ್ಯ ರೂಪಮಪಿ ಧಾರಯಿಷ್ಯತೇ | 50  
ಹೇ ಭ್ರಾತರಃ, ಯುಷ್ಮಾನ್ ಪ್ರತಿ ವ್ಯಾಹರಾಮಿ, ಈಶ್ವರಸ್ಯ ರಾಜ್ಯೇ  
ರಕ್ತಮಾಂಸಯೋರಧಿಕಾರೋ ಭವಿತುಂ ನ ಶಕ್ನೋತಿ, ಅಕ್ಷಯತ್ವೇ  
ಚ ಕ್ಷಯಸ್ಯಾಧಿಕಾರೋ ನ ಭವಿಷ್ಯತಿ | 51 ಪಶ್ಯತಾಹಂ ಯುಷ್ಮಭ್ಯಂ  
ನಿಗೂಢಾಂ ಕಥಾಂ ನಿವೇದಯಾಮಿ | 52 ಸರ್ವೈರಸ್ಮಾಭಿ ಮರ್ಹಾನಿದ್ರಾ  
ನ ಗಮಿಷ್ಯತೇ ಕಿನ್ತ್ವನ್ತಿಮದಿನೇ ತೂರ್ಯಾಂ ವಾದಿತಾಯಾಮ್  
ಏಕಸ್ಮಿನ್ ವಿಪಲೇ ನಿಮಿಷೈಕಮಧ್ಯೇ ಸರ್ವೈ ರೂಪಾನ್ತರಂ ಗಮಿಷ್ಯತೇ,  
ಯತಸ್ತೂರೀ ವಾದಿಷ್ಯತೇ, ಮೃತಲೋಕಾಶ್ಚಾಕ್ಷಯೀಭೂತಾ ಉತ್ಥಾಸ್ಯನ್ತಿ  
ವಯಂ ರೂಪಾನ್ತರಂ ಗಮಿಷ್ಯಾಮಃ | 53 ಯತಃ ಕ್ಷಯಣೀಯೇನೈತೇನ  
ಶರೀರೇಣಾಕ್ಷಯತ್ವಂ ಪರಿಹಿತವ್ಯಂ, ಮರಣಾಧೀನೇನೈತೇನ ದೇಹೇನ  
ಚಾಮರತ್ನಂ ಪರಿಹಿತವ್ಯಂ | 54 ಏತಸ್ಮಿನ್ ಕ್ಷಯಣೀಯೇ ಶರೀರೇ  
ಽಕ್ಷಯತ್ವಂ ಗತೇ, ಏತಸ್ಮಿನ್ ಮರಣಾಧೀನೇ ದೇಹೇ ಚಾಮರತ್ನಂ ಗತೇ  
ಶಾಸ್ತ್ರೇ ಲಿಖಿತಂ ವಚನಮಿದಂ ಸೇತ್ಸ್ಯತಿ, ಯಥಾ, ಜಯೇನ ಗ್ರಸ್ಯತೇ  
ಮೃತ್ಯುಃ | 55 ಮೃತ್ಯೋ ತೇ ಕಣ್ಣಕಂ ಕುತ್ರ ಪರಲೋಕ ಜಯಃ ಕ್ಷ  
ತೇ | | (Hadēs 986) 56 ಮೃತ್ಯೋಃ ಕಣ್ಣಕಂ ಪಾಪಮೇವ ಪಾಪಸ್ಯ ಚ  
ಬಲಂ ವ್ಯವಸ್ಥಾ | 57 ಈಶ್ವರಶ್ಚ ಧನ್ಯೋ ಭವತು ಯತಃ ಸೋಽಸ್ಮಾಕಂ  
ಪ್ರಭುನಾ ಯೀಶುಖೀಷ್ಟೇನಾಸ್ಮಾನ್ ಜಯಯುಕ್ತಾನ್ ವಿಧಾಪಯತಿ |  
58 ಅತೋ ಹೇ ಮಮ ಪ್ರಿಯಭ್ರಾತರಃ; ಯೂಯಂ ಸುಸ್ಥಿರಾ ನಿಶ್ಚಲಾಶ್ಚ  
ಭವತ ಪ್ರಭೋಃ ಸೇವಾಯಾಂ ಯುಷ್ಮಾಕಂ ಪರಿಶ್ರಮೋ ನಿಷ್ಫಲೋ ನ  
ಭವಿಷ್ಯತೀತಿ ಜ್ಞಾತ್ವಾ ಪ್ರಭೋಃ ಕಾರ್ಯೈ ಸದಾ ತತ್ಪರಾ ಭವತ |

**16** ಪವಿತ್ರಲೋಕಾನಾಂ ಕೃತೇ ಯೋಽರ್ಥಸಂಗ್ರಹಸ್ತಮಧಿ  
ಗಾಲಾತೀಯದೇಶಸ್ಯ ಸಮಾಜಾ ಮಯಾ ಯದ್ ಆದಿಷ್ಟಾಸ್ತದ್  
ಯುಷ್ಮಾಭಿರಪಿ ಕ್ರಿಯತಾಂ | 2 ಮಮಾಗಮನಕಾಲೇ ಯದ್  
ಅರ್ಥಸಂಗ್ರಹೋ ನ ಭವೇತ್ ತನ್ನಿಮಿತ್ತಂ ಯುಷ್ಮಾಕಮೇಕೈಕೇನ  
ಸ್ವಸಮುದಾನುಸಾರಾತ್ ಸಂಜ್ಞಯಂ ಕೃತ್ವಾ ಸಪ್ತಾಹಸ್ಯ ಪ್ರಥಮದಿವಸೇ  
ಸ್ವಸಮೀಪೇ ಕಿಚ್ಚಿತ್ ನಿಕ್ಷಿಪ್ಯತಾಂ | 3 ತತೋ ಮಮಾಗಮನಸಮಯೇ  
ಯೂಯಂ ಯಾನೇವ ವಿಶ್ವಾಸ್ಯಾ ಇತಿ ವೇದಿಷ್ಯಥ ತೇಭ್ಯೋಽಹಂ  
ಪತ್ರಾಣಿ ದತ್ವಾ ಯುಷ್ಮಾಕಂ ತದ್ದಾನಸ್ಯ ಯಿರೂಶಾಲಮಂ  
ನಯನಾರ್ಥಂ ತಾನ್ ಪ್ರೇಷಯಿಷ್ಯಾಮಿ | 4 ಕಿನ್ತು ಯದಿ ತತ್ರ ಮಮಾಪಿ

ಗಮನಮ್ ಉಚಿತಂ ಭವೇತ್ ತರ್ಹಿ ತೇ ಮಯಾ ಸಹ ಯಾಸ್ಯನ್ನಿ | 5  
 ಸಾಮ್ಪ್ರತಂ ಮಾಕಿದನಿಯಾದೇಶಮಹಂ ಪರ್ಯಟಾಮಿ ತಂ ಪರ್ಯಟ್ಯ  
 ಯುಷ್ಮತ್ಸಮೀಪಮ್ ಆಗಮಿಷ್ಯಾಮಿ | 6 ಅನನ್ತರಂ ಕಿಂ ಜಾನಾಮಿ  
 ಯುಷ್ಮತ್ಸನ್ನಿಧಿಮ್ ಅವಸ್ಥಾಸ್ಯೇ ಶೀತಕಾಲಮಪಿ ಯಾಪಯಿಷ್ಯಾಮಿ ಚ  
 ಪಶ್ಚಾತ್ ಮಮ ಯತ್ ಸ್ಥಾನಂ ಗನ್ತವ್ಯಂ ತತ್ರೈವ ಯುಷ್ಮಾಭಿರಹಂ  
 ಪ್ರೇರಯಿತವ್ಯಃ | 7 ಯತೋಽಹಂ ಯಾತ್ರಾಕಾಲೇ ಕ್ಷಣಮಾತ್ರಂ  
 ಯುಷ್ಮಾನ್ ದ್ರಷ್ಟುಂ ನೇಚ್ಛಾಮಿ ಕಿನ್ನು ಪ್ರಭು ಯದ್ಯನುಜಾನೀಯಾತ್  
 ತರ್ಹಿ ಕಿಂಚಿದ್ ದೀರ್ಘಕಾಲಂ ಯುಷ್ಮತ್ಸಮೀಪೇ ಪ್ರವಸ್ತುಮ್ ಇಚ್ಛಾಮಿ |  
 8 ತಥಾಪಿ ನಿಸ್ತಾರೋತ್ಸವಾತ್ ಪರಂ ಪಿಶ್ಚಾಶತ್ತಮದಿನಂ  
 ಯಾವದ್ ಇಭಿಷಪುರ್ಯಾಂ ಸ್ಥಾಸ್ಯಾಮಿ | 9 ಯಸ್ಮಾದ್ ಅತ್ರ  
 ಕಾರ್ಯಸಾಧನಾರ್ಥಂ ಮಮಾನ್ತಿಕೇ ಬೃಹದ್ ದ್ವಾರಂ ಮುಕ್ತಂ  
 ಬಹವೋ ವಿಪಕ್ಷಾ ಅಪಿ ವಿದ್ಯಂತೇ | 10 ತಿಮಥಿ ಯದಿ ಯುಷ್ಮಾಕಂ  
 ಸಮೀಪಮ್ ಆಗಚ್ಛೇತ್ ತರ್ಹಿ ಯೇನ ನಿರ್ಭಯಂ ಯುಷ್ಮನ್ಮಧ್ಯೇ  
 ವರ್ತೇತ ತತ್ರ ಯುಷ್ಮಾಭಿ ಮನೋ ನಿಧೀಯತಾಂ ಯಸ್ಮಾದ್ ಅಹಂ  
 ಯಾದ್ಯಕ್ ಸೋಽಪಿ ತಾದ್ಯಕ್ ಪ್ರಭೋಃ ಕರ್ಮಣೇ ಯತತೇ | 11  
 ಕೋಽಪಿ ತಂ ಪ್ರತ್ಯನಾದರಂ ನ ಕರೋತು ಕಿನ್ನು ಸ ಮಮಾನ್ತಿಕಂ ಯದ್  
 ಆಗಂತುಂ ಶಕ್ನುಯಾತ್ ತದರ್ಥಂ ಯುಷ್ಮಾಭಿಃ ಸಕುಶಲಂ  
 ಪ್ರೇಷ್ಯತಾಂ | ಭ್ರಾತೃಭಿಃ ಸಾರ್ಥಮಹಂ ತಂ ಪ್ರತೀಕ್ಷೇ | 12 ಆಪಲ್ಲಂ  
 ಭ್ರಾತರಮದ್ಯಹಂ ನಿವೇದಯಾಮಿ ಭ್ರಾತೃಭಿಃ ಸಾಕಂ ಸೋಽಪಿ ಯದ್  
 ಯುಷ್ಮಾಕಂ ಸಮೀಪಂ ವ್ರಜೇತ್ ತದರ್ಥಂ ಮಯಾ ಸ ಪುನಃ  
 ಪುನರ್ಯಾಚಿತಃ ಕಿನ್ವಿದಾನೀಂ ಗಮನಂ ಸರ್ವಥಾ ತಸ್ಮೈ  
 ನಾರೋಚತ, ಇತಃಪರಂ ಸುಸಮಯಂ ಪ್ರಾಪ್ಯ ಸ ಗಮಿಷ್ಯತಿ | 13  
 ಯೂಯಂ ಜಾಗೃತ ವಿಶ್ವಾಸೇ ಸುಸ್ಥಿರಾ ಭವತ ಪೌರುಷಂ ಪ್ರಕಾಶಯತ  
 ಬಲವನ್ನೋ ಭವತ | 14 ಯುಷ್ಮಾಭಿಃ ಸರ್ವಾಣಿ ಕರ್ಮಾಣಿ  
 ಪ್ರೇಮ್ನಾ ನಿಷ್ಪಾದ್ಯಂತಾಂ | 15 ಹೇ ಭ್ರಾತರಃ, ಅಹಂ ಯುಷ್ಮಾನ್  
 ಇದಮ್ ಅಭಿಯಾಚೇ ಸ್ತಿಫಾನಸ್ಯ ಪರಿಜನಾ ಆಖಾಯಾದೇಶಸ್ಯ  
 ಪ್ರಥಮಜಾತಫಲಸ್ವರೂಪಾಃ, ಪವಿತ್ರಲೋಕಾನಾಂ ಪರಿಚರ್ಯಾಯೈ  
 ಚ ತ ಆತ್ಮನೋ ನ್ಯವೇದಯನ್ ಇತಿ ಯುಷ್ಮಾಭಿ ಜ್ಞಾಯತೇ | 16  
 ಅತೋ ಯೂಯಮಪಿ ತಾದ್ಯಶಲೋಕಾನಾಮ್ ಅಸ್ಮತ್ಸಹಾಯಾನಾಂ

ಶ್ರಮಕಾರಿಣಾಙ್ಗ ಸರ್ವೇಷಾಂ ವಶ್ಯಾ ಭವತ | 17 ಸ್ತಿಫಾನಃ ಫರ್ತೂನಾತ  
 ಆಖಾಯಿಕಶ್ಚ ಯದ್ ಅತ್ರಾಗಮನ್ ತೇನಾಹಮ್ ಆನನ್ದಾಮಿ ಯತೋ  
 ಯುಷ್ಮಾಭಿಯತ್ ನ್ಯೂನಿತಂ ತತ್ ತೈಃ ಸಮ್ಪೂರಿತಂ |  
 18 ತೈ ಯುಷ್ಮಾಕಂ ಮಮ ಚ ಮನಾಂಸ್ಯಾಪ್ಯಾಯಿತಾನಿ |  
 ತಸ್ಮಾತ್ ತಾದೃಶಾ ಲೋಕಾ ಯುಷ್ಮಾಭಿಃ ಸಮ್ಪನ್ತವ್ಯಾಃ | 19  
 ಯುಷ್ಮಭ್ಯಮ್ ಆಶಿಯಾದೇಶಸ್ಥಸಮಾಜಾನಾಂ ನಮಸ್ಕೃತಿಮ್  
 ಆಕ್ಕಿಲಪ್ರಿಸ್ಕಿಲ್ಲಯೋಸ್ತನ್ಮಣ್ಣಪಸ್ಥಸಮಿತೇಶ್ಚ ಬಹುನಮಸ್ಕೃತಿಂ  
 ಪ್ರಜಾನೀತ | 20 ಸರ್ವೇ ಭ್ರಾತರೋ ಯುಷ್ಮಾನ್ ನಮಸ್ಕೃರ್ವನ್ತೇ |  
 ಯೂಯಂ ಪವಿತ್ರಚುಮ್ಬನೇನ ಮಿಥೋ ನಮತ | 21 ಪೌಲೋಽಹಂ  
 ಸ್ವಕರಲಿಖಿತಂ ನಮಸ್ಕೃತಿಂ ಯುಷ್ಮಾನ್ ವೇದಯೇ | 22 ಯದಿ ಕಶ್ಚಿದ್  
 ಯೀಶುಖ್ರೀಷ್ಟೇ ನ ಪ್ರೀಯತೇ ತರ್ಹಿ ಸ ಶಾಪಗ್ರಸ್ತೋ ಭವೇತ್  
 ಪ್ರಭುರಾಯಾತಿ | 23 ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯಾನುಗ್ರಹೋ  
 ಯುಷ್ಮಾನ್ ಪ್ರತಿ ಭೂಯಾತ್ | 24 ಖ್ರೀಷ್ಟಂ ಯೀಶುಮ್ ಆಶ್ರಿತಾನ್  
 ಯುಷ್ಮಾನ್ ಪ್ರತಿ ಮಮ ಪ್ರೇಮ ತಿಷ್ಠತು | ಇತಿ | |

## ೨ ಕರಿನ್ನಿನಃ

1 ಈಶ್ವರಸ್ಯೇಭ್ಯಯಾ ಯೀಶುಖ್ರೀಷ್ಟಸ್ಯ ಪ್ರೇರಿತಃ ಪೌಲಸ್ತಿಮಥಿಭರ್ತಾ  
ಚ ದ್ವಾವೇತೌ ಕರಿನ್ನನಗರಸ್ಥಾಯೈ ಈಶ್ವರೀಯಸಮಿತಯ  
ಆಖಾಯಾದೇಶಸ್ಯೇಭ್ಯಃ ಸರ್ವೇಭ್ಯಃ ಪವಿತ್ರಲೋಕೇಭ್ಯಶ್ಚ ಪತ್ರಂ  
ಲಿಖತಃ | 2 ಅಸ್ಮಾಕಂ ತಾತಸ್ಯೇಶ್ವರಸ್ಯ ಪ್ರಭೋಯೀಶುಖ್ರೀಷ್ಟಸ್ಯ  
ಚಾನುಗ್ರಹಃ ಶಾನ್ತಿಶ್ಚ ಯುಷ್ಮಾಸು ವರ್ತತಾಂ | 3 ಕೃಪಾಲುಃ ಪಿತಾ  
ಸರ್ವಸಾನ್ವನಾಕಾರೀಶ್ವರಶ್ಚ ಯೋಽಸ್ಮತ್ಪ್ರಭೋಯೀಶುಖ್ರೀಷ್ಟಸ್ಯ ತಾತ  
ಈಶ್ವರಃ ಸ ಧನ್ಯೋ ಭವತು | 4 ಯತೋ ವಯಮ್ ಈಶ್ವರಾತ್  
ಸಾನ್ವನಾಂ ಪ್ರಾಪ್ಯ ತಯಾ ಸಾನ್ವನಯಾ ಯತ್ ಸರ್ವವಿಧಕ್ಲಿಷ್ಟಾನ್  
ಲೋಕಾನ್ ಸಾನ್ವಯಿತುಂ ಶಕ್ನುಯಾಮ ತದರ್ಥಂ ಸೋಽಸ್ಮಾಕಂ  
ಸರ್ವಕ್ಲೇಶಸಮಯೇಽಸ್ಮಾನ್ ಸಾನ್ವಯತಿ | 5 ಯತಃ ಖ್ರೀಷ್ಟಸ್ಯ ಕ್ಲೇಶಾ  
ಯದ್ವದ್ ಬಾಹುಲೈನಾಸ್ಮಾಸು ವರ್ತನ್ತೇ ತದ್ವದ್ ವಯಂ ಖ್ರೀಷ್ಟೇನ  
ಬಹುಸಾನ್ವನಾಢ್ಯಾ ಅಪಿ ಭವಾಮಃ | 6 ವಯಂ ಯದಿ ಕ್ಲಿಶ್ಯಾಮಹೇ  
ತರ್ಹಿ ಯುಷ್ಮಾಕಂ ಸಾನ್ವನಾಪರಿತ್ರಾಣಯೋಃ ಕೃತೇ ಕ್ಲಿಶ್ಯಾಮಹೇ  
ಯತೋಽಸ್ಮಾಭಿ ಯಾದೃಶಾನಿ ದುಃಖಾನಿ ಸಹ್ಯಂತೇ ಯುಷ್ಮಾಕಂ  
ತಾದೃಶದುಃಖಾನಾಂ ಸಹನೇನ ತೌ ಸಾಧಯಿಷ್ಯೇತೇ ಇತ್ಯಸ್ಮಿನ್  
ಯುಷ್ಮಾನಧಿ ಮಮ ದೃಢಾ ಪ್ರತ್ಯಾಶಾ ಭವತಿ | 7 ಯದಿ  
ವಾ ವಯಂ ಸಾನ್ವನಾಂ ಲಭಾಮಹೇ ತರ್ಹಿ ಯುಷ್ಮಾಕಂ  
ಸಾನ್ವನಾಪರಿತ್ರಾಣಯೋಃ ಕೃತೇ ತಾಮಪಿ ಲಭಾಮಹೇ | ಯತೋ  
ಯೂಯಂ ಯಾದೃಗ್ ದುಃಖಾನಾಂ ಭಾಗಿನೋಽಭವತ ತಾದೃಕ್  
ಸಾನ್ವನಾಯಾ ಅಪಿ ಭಾಗಿನೋ ಭವಿಷ್ಯಥೇತಿ ವಯಂ ಜಾನೀಮಃ | 8  
ಹೇ ಭ್ರಾತರಃ, ಆಶಿಯಾದೇಶೇ ಯಃ ಕ್ಲೇಶೋಽಸ್ಮಾನ್ ಆಕ್ರಾಮ್ಯತ್ ತಂ  
ಯೂಯಂ ಯದ್ ಅನವಗತಾಸ್ತಿಷ್ಠತ ತನ್ಮಯಾ ಭದ್ರಂ ನ ಮನ್ಯತೇ |  
ತೇನಾತಿಶಕ್ತಿಕ್ಲೇಶೇನ ವಯಮತೀವ ಪೀಡಿತಾಸ್ತಸ್ಮಾತ್ ಜೀವನರಕ್ಷಣೇ  
ನಿರುಪಾಯಾ ಜಾತಾಶ್ಚ, 9 ಅತೋ ವಯಂ ಸ್ವೇಷು ನ ವಿಶ್ವಸ್ಯ  
ಮೃತಲೋಕಾನಾಮ್ ಉತ್ಥಾಪಯಿತರೀಶ್ವರೇ ಯದ್ ವಿಶ್ವಾಸಂ  
ಕುರ್ಮ್ಯಸ್ತದರ್ಥಮ್ ಅಸ್ಮಾಭಿಃ ಪ್ರಾಣದಣ್ಡೋ ಭೋಕ್ತವ್ಯ ಇತಿ ಸ್ವಮನಸಿ  
ನಿಶ್ಚಿತಂ | 10 ಏತಾದೃಶಭಯಜ್ಕರಾತ್ ಮೃತ್ಯೋ ಯೋಽಸ್ಮಾನ್  
ಅತ್ರಾಯತೇದಾನೀಮಪಿ ತ್ರಾಯತೇ ಸ ಇತಃ ಪರಮಪ್ಯಸ್ಮಾನ್ ತ್ರಾಸ್ಯತೇ

ಸೂಕ್ತಮ್ ಏತಾದೃಶೀ ಪ್ರತ್ಯಾಶಾ ವಿದ್ಯತೇ | 11 ಏತದರ್ಥಮಸ್ಮತ್ಕೃತೇ  
 ಪ್ರಾರ್ಥನಯಾ ವಯಂ ಯುಷ್ಮಾಭಿರುಪಕರ್ತೃವ್ಯಾಸ್ತಥಾ ಕೃತೇ  
 ಬಹುಭಿ ಯಾಚಿತೋ ಯೋಽನುಗ್ರಹೋಽಸ್ಮಾಸು ವರ್ತಿಷ್ಯತೇ  
 ತತ್ಕೃತೇ ಬಹುಭಿರೀಶ್ವರಸ್ಯ ಧನ್ಯವಾದೋಽಪಿ ಕಾರಿಷ್ಯತೇ | 12  
 ಅಪರಂಜಿ ಸಂಸಾರಮಧ್ಯೇ ವಿಶೇಷತೋ ಯುಷ್ಮನ್ನದ್ಯೇ ವಯಂ  
 ಸಾಂಸಾರಿಕ್ಯಾ ಧಿಯಾ ನಹಿ ಕಿನ್ವೀಶ್ವರಸ್ಯಾನುಗ್ರಹೇಣಾಕುಟಿಲತಾಮ್  
 ಈಶ್ವರೀಯಸಾರಲೃಣ್ಣಚರಿತವನ್ನೋಽತ್ರಾಸ್ಮಾಕಂ ಮನೋ ಯತ್  
 ಪ್ರಮಾಣಂ ದದಾತಿ ತೇನ ವಯಂ ಶ್ಲಾಘಾಮಹೇ | 13 ಯುಷ್ಮಾಭಿ  
 ಯದ್ ಯತ್ ಪಠ್ಯತೇ ಗೃಹ್ಯತೇ ಚ ತದನ್ಯತ್ ಕಿಮಪಿ ಯುಷ್ಮಭ್ಯಮ್  
 ಅಸ್ಮಾಭಿ ನಫ ಲಿಖ್ಯತೇ ತಚ್ಚಾನ್ತಂ ಯಾವದ್ ಯುಷ್ಮಾಭಿ ಗ್ರಹೀಷ್ಯತ  
 ಇತ್ಯಸ್ಮಾಕಮ್ ಆಶಾ | 14 ಯೂಯಮಿತಃ ಪೂರ್ವಮಪ್ಯಸ್ಮಾನ್  
 ಅಂಶತೋ ಗೃಹೀತವನ್ತಃ, ಯತಃ ಪ್ರಭೋ ಯೀಶುಖ್ರೀಷ್ಯಸ್ಯ  
 ದಿನೇ ಯದ್ವದ್ ಯುಷ್ಮಾಸ್ವಸ್ಮಾಕಂ ಶ್ಲಾಘಾ ತದ್ವದ್ ಅಸ್ಮಾಸು  
 ಯುಷ್ಮಾಕಮಪಿ ಶ್ಲಾಘಾ ಭವಿಷ್ಯತಿ | 15 ಅಪರಂ ಯೂಯಂ ಯದ್  
 ದ್ವಿತೀಯಂ ವರಂ ಲಭ್ಯತೇ ತದರ್ಥಮಿತಃ ಪೂರ್ವಂ ತಯಾ  
 ಪ್ರತ್ಯಾಶಯಾ ಯುಷ್ಮತ್ಸಮೀಪಂ ಗಮಿಷ್ಯಾಮಿ 16 ಯುಷ್ಮದ್ದೇಶೇನ  
 ಮಾಕಿದನಿಯಾದೇಶಂ ವ್ರಜಿತ್ವಾ ಪುನಸ್ಸಸ್ಮಾತ್ ಮಾಕಿದನಿಯಾದೇಶಾತ್  
 ಯುಷ್ಮತ್ಸಮೀಪಮ್ ಏತ್ಯ ಯುಷ್ಮಾಭಿ ಯೀಹೂದಾದೇಶಂ  
 ಪ್ರೇಷಯಿಷ್ಯೇ ಚೇತಿ ಮಮ ವಾಙ್ಮಾನೀತ್ | 17 ಏತಾದೃಶೀ ಮನ್ತ್ರಣಾ  
 ಮಯಾ ಕಿಂ ಚಾಙ್ಗಲ್ಯೇನ ಕೃತಾ? ಯದ್ ಯದ್ ಅಹಂ ಮನ್ತ್ರಯೇ  
 ತತ್ ಕಿಂ ವಿಷಯಿಲೋಕಇವ ಮನ್ತ್ರಯಾಣ ಆದೌ ಸ್ವೀಕೃತ್ಯ ಪಶ್ಯಾದ್  
 ಅಸ್ವೀಕುರ್ವೇ? 18 ಯುಷ್ಮಾನ್ ಪ್ರತಿ ಮಯಾ ಕಥಿತಾನಿ ವಾಕ್ಯಾನ್ಯಗ್ರೀ  
 ಸ್ವೀಕೃತಾನಿ ಶೇಷೇಽಸ್ವೀಕೃತಾನಿ ನಾಭವನ್ ಏತೇನೇಶ್ವರಸ್ಯ ವಿಶ್ವಸ್ತತಾ  
 ಪ್ರಕಾಶತೇ | 19 ಮಯಾ ಸಿಲ್ವಾನೇನ ತಿಮಥಿನಾ ಚೇಶ್ವರಸ್ಯ ಪುತ್ರೋ  
 ಯೋ ಯೀಶುಖ್ರೀಷ್ಯೋ ಯುಷ್ಮನ್ನದ್ಯೇ ಘೋಷಿತಃ ಸ ತೇನ ಸ್ವೀಕೃತಃ  
 ಪುನರಸ್ವೀಕೃತಶ್ಚ ತನ್ನಹಿ ಕಿನ್ತು ಸ ತಸ್ಯ ಸ್ವೀಕಾರಸ್ವರೂಪವ | 20  
 ಈಶ್ವರಸ್ಯ ಮಹಿಮಾ ಯದ್ ಅಸ್ಮಾಭಿಃ ಪ್ರಕಾಶೇತ ತದರ್ಥಮ್  
 ಈಶ್ವರೇಣ ಯದ್ ಯತ್ ಪ್ರತಿಜ್ಞಾತಂ ತತ್ಸರ್ವಂ ಖ್ರೀಷ್ಯೇನ ಸ್ವೀಕೃತಂ  
 ಸತ್ಪ್ರೀಭೂತಙ್ಗ | 21 ಯುಷ್ಮಾನ್ ಅಸ್ಮಾಂಶ್ಚಾಭಿಷಿಚ್ಯ ಯಃ ಖ್ರೀಷ್ಯೇ



ಸ್ಥಾಸ್ಥಾನ ಕರೋತಿ ಸ ಈಶ್ವರ ಏವ | 22 ಸ ಚಾಸ್ಥಾನ ಮುದ್ರಾಜೈತಾನ್  
 ಅಕಾರ್ಷೀತ್ ಸತ್ಯಾಚ್ಯಾರಸ್ಯ ಪಣಖರೂಪಮ್ ಆತ್ಮಾನಂ ಅಸ್ಮಾಕಮ್  
 ಅನ್ವಃಕರಣೇಷು ನಿರಕ್ಷಿಪಚ್ಚ | 23 ಅಪರಂ ಯುಷ್ಮಾಸು ಕರುಣಾಂ  
 ಕುರ್ವನ್ ಅಹಮ್ ಏತಾವತ್ಕಾಲಂ ಯಾವತ್ ಕರಿನ್ಧನಗರಂ ನ  
 ಗತವಾನ್ ಇತಿ ಸತ್ಯಮೇತಸ್ಮಿನ್ ಈಶ್ವರಂ ಸಾಕ್ಷಿಣಂ ಕೃತ್ವಾ ಮಯಾ  
 ಸ್ವಪ್ರಾಣಾನಾಂ ಶಪಥಃ ಕ್ರಿಯತೇ | 24 ವಯಂ ಯುಷ್ಮಾಕಂ ವಿಶ್ವಾಸಸ್ಯ  
 ನಿಯನ್ತಾರೋ ನ ಭವಾಮಃ ಕಿನ್ತು ಯುಷ್ಮಾಕಮ್ ಆನಂದಸ್ಯ ಸಹಾಯಾ  
 ಭವಾಮಃ, ಯಸ್ಮಾದ್ ವಿಶ್ವಾಸೇ ಯುಷ್ಮಾಕಂ ಸ್ಥಿತಿ ಭವತಿ |

**2** ಅಪರಇಚ್ಛಾಹಂ ಪುನಃ ಶೋಕಾಯ ಯುಷ್ಮತ್ಸನ್ನಿಧಿಂ ನ  
 ಗಮಿಷ್ಯಾಮೀತಿ ಮನಸಿ ನಿರಚ್ಛೇಷಂ | 2 ಯಸ್ಮಾದ್ ಅಹಂ ಯದಿ  
 ಯುಷ್ಮಾನ್ ಶೋಕಯುಕ್ತಾನ್ ಕರೋಮಿ ತರ್ಹಿ ಮಯಾ ಯಃ  
 ಶೋಕಯುಕ್ತೀಕೃತಸ್ತಂ ವಿನಾ ಕೇನಾಪರೇಣಾಹಂ ಹರ್ಷಯಿಷ್ಯೇ? 3  
 ಮಮ ಯೋ ಹರ್ಷಃ ಸ ಯುಷ್ಮಾಕಂ ಸರ್ವೇಷಾಂ ಹರ್ಷ ಏವೇತಿ  
 ನಿಶ್ಚಿತಂ ಮಯಾಬೋಧಿ; ಅತಏವ ಯೈರಹಂ ಹರ್ಷಯಿತವ್ಯಸ್ಯೈ  
 ಮ್ಫದುಪಸ್ಥಿತಿಸಮಯೇ ಯನ್ಮಮ ಶೋಕೋ ನ ಜಾಯೇತ  
 ತದರ್ಥಮೇವ ಯುಷ್ಮಭ್ಯಮ್ ಏತಾದ್ಯಶಂ ಪತ್ರಂ ಮಯಾ ಲಿಖಿತಂ |  
 4 ವಸ್ತುತಸ್ತು ಬಹುಕ್ಲೇಶಸ್ಯ ಮನಃಪೀಡಾಯಾಶ್ಚ ಸಮಯೇಽಹಂ  
 ಬಹ್ವಶ್ರುಪಾತೇನ ಪತ್ರಮೇಕಂ ಲಿಖಿತವಾನ್ ಯುಷ್ಮಾಕಂ  
 ಶೋಕಾರ್ಥಂ ತನ್ನಹಿ ಕಿನ್ತು ಯುಷ್ಮಾಸು ಮದೀಯಪ್ರೇಮಬಾಹುಲ್ಯಸ್ಯ  
 ಜ್ಞಾಪನಾರ್ಥಂ | 5 ಯೇನಾಹಂ ಶೋಕಯುಕ್ತೀಕೃತಸ್ತೇನ  
 ಕೇವಲಮಹಂ ಶೋಕಯುಕ್ತೀಕೃತಸ್ತನ್ನಹಿ ಕಿನ್ತ್ವಂಶತೋ ಯೂಯಂ  
 ಸರ್ವೇಽಪಿ ಯತೋಽಹಮತ್ರ ಕಸ್ಮಿಂಶ್ಚಿದ್ ದೋಷಮಾರೋಪಯಿತುಂ  
 ನೇಚ್ಛಾಮಿ | 6 ಬಹೂನಾಂ ಯತ್ ತರ್ಜನಂ ತೇನ ಜನೇನಾಲಮ್ಭಿ ತತ್  
 ತದರ್ಥಂ ಪ್ರಚುರಂ | 7 ಅತಃ ಸ ದುಃಖಸಾಗರೇ ಯನ್ನ ನಿಮಜ್ಜತಿ  
 ತದರ್ಥಂ ಯುಷ್ಮಾಭಿಃ ಸ ಕ್ಷನ್ತವ್ಯಃ ಸಾನ್ತ್ವಯಿತವ್ಯಶ್ಚ | 8 ಇತಿ ಹೇತೋಃ  
 ಪ್ರರ್ಥಯೇಽಹಂ ಯುಷ್ಮಾಭಿಸ್ತಸ್ಮಿನ್ ದಯಾ ಕ್ರಿಯತಾಂ | 9 ಯೂಯಂ  
 ಸರ್ವಕರ್ಮಣಿ ಮಮಾದೇಶಂ ಗೃಹ್ಣೀಥ ನ ವೇತಿ ಪರೀಕ್ಷಿತುಮ್ ಅಹಂ  
 ಯುಷ್ಮಾನ್ ಪ್ರತಿ ಲಿಖಿತವಾನ್ | 10 ಯಸ್ಯ ಯೋ ದೋಷೋ  
 ಯುಷ್ಮಾಭಿಃ ಕ್ಷಮ್ಯತೇ ತಸ್ಯ ಸ ದೋಷೋ ಮಯಾಪಿ ಕ್ಷಮ್ಯತೇ ಯಶ್ಚ

ದೋಷೋ ಮಯಾ ಕ್ಷಮ್ಯತೇ ಸ ಯುಷ್ಮಾಕಂ ಕೃತೇ ಖ್ರೀಷ್ಣಸ್ಯ ಸಾಕ್ಷಾತ್  
ಕ್ಷಮ್ಯತೇ | 11 ಶಯತಾನಃ ಕಲ್ಪನಾಸ್ಮಾಭಿರಜ್ಞಾತಾ ನಹಿ, ಅತೋ ವಯಂ  
ಯತ್ ತೇನ ನ ವಚ್ಛಾಮಹೇ ತದರ್ಥಮ್ ಅಸ್ಮಾಭಿಃ ಸಾವಧಾನೈ  
ಭವಿತವ್ಯಂ | 12 ಅಪರಙ್ಗ ಖ್ರೀಷ್ಣಸ್ಯ ಸುಸಂವಾದಘೋಷಣಾರ್ಥಂ  
ಮಯಿ ತ್ರೋಯಾನಗರಮಾಗತೇ ಪ್ರಭೋಃ ಕರ್ಮಣೇ ಚ ಮದರ್ಥಂ  
ದ್ವಾರೇ ಮುಕ್ತೇ 13 ಸತ್ಯಪಿ ಸ್ವಭ್ರಾತುಸ್ತೀತಸ್ಯಾವಿದ್ಯಮಾನತ್ವಾತ್  
ಮದೀಯಾತ್ಮನಃ ಕಾಪಿ ಶಾನ್ತಿ ನ್ ಬಭೂವ, ತಸ್ಮಾದ್ ಅಹಂ ತಾನ್  
ವಿಸರ್ಜನಂ ಯಾಚಿತ್ವಾ ಮಾಕಿದನಿಯಾದೇಶಂ ಗಂತುಂ ಪ್ರಸ್ಥಾನಮ್  
ಅಕರವಂ | 14 ಯ ಈಶ್ವರಃ ಸರ್ವದಾ ಖ್ರೀಷ್ಣೇನಾಸ್ಮಾನ್ ಜಯಿನಃ  
ಕರೋತಿ ಸರ್ವತ್ರ ಚಾಸ್ಮಾಭಿಸ್ತದೀಯಜ್ಞಾನಸ್ಯ ಗನ್ಧಂ ಪ್ರಕಾಶಯತಿ ಸ  
ಧನ್ಯಃ | 15 ಯಸ್ಮಾದ್ ಯೇ ತ್ರಾಣಂ ಲಪ್ಸ್ಯಂತೇ ಯೇ ಚ  
ವಿನಾಶಂ ಗಮಿಷ್ಯಂತಿ ತಾನ್ ಪ್ರತಿ ವಯಮ್ ಈಶ್ವರೇಣ ಖ್ರೀಷ್ಣಸ್ಯ  
ಸೌಗನ್ಧ್ಯಂ ಭವಾಮಃ | 16 ವಯಮ್ ಏಕೇಷಾಂ ಮೃತ್ಯುವೇ  
ಮೃತ್ಯುಗನ್ಧಾ ಅಪರೇಷಾಙ್ಗ ಜೀವನಾಯ ಜೀವನಗನ್ಧಾ ಭವಾಮಃ,  
ಕಿನ್ತ್ವೇತಾದೃಶಕರ್ಮಸಾಧನೇ ಕಃ ಸಮರ್ಥೋಽಸ್ಮಿ? 17 ಅನ್ಯೇ  
ಬಹವೋ ಲೋಕಾ ಯದ್ವದ್ ಈಶ್ವರಸ್ಯ ವಾಕ್ಯಂ ಮೃಷಾಶಿಕ್ಷಯಾ  
ಮಿಶ್ರಯಂತಿ ವಯಂ ತದ್ವತ್ ತನ್ನ ಮಿಶ್ರಯನ್ತಃ ಸರಲಭಾವೇನೇಶ್ವರಸ್ಯ  
ಸಾಕ್ಷಾದ್ ಈಶ್ವರಸ್ಯಾದೇಶಾತ್ ಖ್ರೀಷ್ಣೇನ ಕಥಾಂ ಭಾಷಾಮಹೇ |

**3** ವಯಂ ಕಿಮ್ ಆತ್ಮಪ್ರಶಂಸನಂ ಪುನರಾರಭಾಮಹೇ? ಯುಷ್ಮಾನ್  
ಪ್ರತಿ ಯುಷ್ಮತ್ತೋ ವಾ ಪರೇಷಾಂ ಕೇಷಾಙ್ಗಿದ್ ಇವಾಸ್ಮಾಕಮಪಿ ಕಿಂ  
ಪ್ರಶಂಸಾಪತ್ರೇಷು ಪ್ರಯೋಜನಮ್ ಆಸ್ತೇ? 2 ಯೂಯಮೇವಾಸ್ಮಾಕಂ  
ಪ್ರಶಂಸಾಪತ್ರಂ ತಚ್ಛಾಸ್ಮಾಕಮ್ ಅನ್ತಃಕರಣೇಷು ಲಿಖಿತಂ  
ಸರ್ವಮಾನವೈಶ್ಚ ಜ್ಞೇಯಂ ಪಠನೀಯಙ್ಗ | 3 ಯತೋ ಽಸ್ಮಾಭಿಃ  
ಸೇವಿತಂ ಖ್ರೀಷ್ಣಸ್ಯ ಪತ್ರಂ ಯೂಯಪೇವ, ತಚ್ಚ ನ ಮಸ್ಯಾ  
ಕಿನ್ತ್ವಮರಸ್ಯೇಶ್ವರಸ್ಯಾತ್ಮನಾ ಲಿಖಿತಂ ಪಾಷಾಣಪತ್ರೇಷು ತನ್ನಹಿ ಕಿನ್ತು  
ಕ್ರವ್ಯಮಯೇಷು ಹೃತ್ಪತ್ರೇಷು ಲಿಖಿತಮಿತಿ ಸುಸ್ಪಷ್ಟಂ | 4  
ಖ್ರೀಷ್ಣೇನೇಶ್ವರಂ ಪ್ರತ್ಯಸ್ಮಾಕಮ್ ಈದೃಶೋ ದೃಢವಿಶ್ವಾಸೋ ವಿದ್ಯತೇ;  
5 ವಯಂ ನಿಜಗುಣೇನ ಕಿಮಪಿ ಕಲ್ಪಯಿತುಂ ಸಮರ್ಥಾ ಇತಿ ನಹಿ  
ಕಿನ್ತ್ವೀಶ್ವರಾದಸ್ಮಾಕಂ ಸಾಮರ್ಥ್ಯಂ ಜಾಯತೇ | 6 ತೇನ ವಯಂ

ನೂತನನಿಯಮಸ್ಯಾರ್ಥತೋ ಽಕ್ಷರಸಂಸ್ಥಾನಸ್ಯ ತನ್ನಹಿ ಕಿನ್ವಾತ್ಮನ ಏವ  
 ಸೇವನಸಾಮರ್ಥ್ಯಂ ಪ್ರಾಪ್ತಾಃ | ಅಕ್ಷರಸಂಸ್ಥಾನಂ ಮೃತ್ಯುಜನಕಂ  
 ಕಿನ್ವಾತ್ಮಾ ಜೀವನದಾಯಕಃ | 7 ಅಕ್ಷರೈ ವಿಲಿಖಿತಪಾಷಾಣರೂಪಿಣೀ  
 ಯಾ ಮೃತ್ಯೋಃ ಸೇವಾ ಸಾ ಯದೀದೃಕ್ ತೇಜಸ್ವಿನೀ ಜಾತಾ  
 ಯತ್ತಸ್ಯಾಚಿರಸ್ಥಾಯಿನಸ್ತೇಜಸಃ ಕಾರಣಾತ್ ಮೂಸಸೋ ಮುಖಮ್  
 ಇಸ್ರಾಯೇಲೀಯಲೋಕೈಃ ಸಂದ್ರಷ್ಟುಂ ನಾಶಕೃತ, 8 ತರ್ಹ್ಯಾತ್ಮನಃ  
 ಸೇವಾ ಕಿಂ ತತೋಽಪಿ ಬಹುತೇಜಸ್ವಿನೀ ನ ಭವೇತ್? 9 ದಣ್ಣಜನಿಕಾ  
 ಸೇವಾ ಯದಿ ತೇಜೋಯುಕ್ತಾ ಭವೇತ್ ತರ್ಹಿ ಪುಣ್ಯಜನಿಕಾ  
 ಸೇವಾ ತತೋಽಧಿಕಂ ಬಹುತೇಜೋಯುಕ್ತಾ ಭವಿಷ್ಯತಿ | 10  
 ಉಭಯೋಸ್ತುಲನಾಯಾಂ ಕೃತಾಯಾಮ್ ಏಕಸ್ಯಾಸ್ತೇಜೋ  
 ದ್ವಿತೀಯಾಯಾಃ ಪ್ರಖರತರೇಣ ತೇಜಸಾ ಹೀನತೇಜೋ  
 ಭವತಿ | 11 ಯಸ್ಮಾದ್ ಯತ್ ಲೋಪನೀಯಂ ತದ್ ಯದಿ  
 ತೇಜೋಯುಕ್ತಂ ಭವೇತ್ ತರ್ಹಿ ಯತ್ ಚಿರಸ್ಥಾಯಿ ತದ್  
 ಬಹುತರತೇಜೋಯುಕ್ತಮೇವ ಭವಿಷ್ಯತಿ | 12 ಈದೃಶೀಂ ಪ್ರತ್ಯಾಶಾಂ  
 ಲಬ್ಧ್ವಾ ವಯಂ ಮಹತೀಂ ಪ್ರಗಲ್ಭತಾಂ ಪ್ರಕಾಶಯಾಮಃ | 13  
 ಇಸ್ರಾಯೇಲೀಯಲೋಕಾ ಯತ್ ತಸ್ಯ ಲೋಪನೀಯಸ್ಯ ತೇಜಸಃ  
 ಶೇಷಂ ನ ವಿಲೋಕಯೇಯುಸ್ತದರ್ಥಂ ಮೂಸಾ ಯಾದೃಗ್  
 ಆವರಣೇನ ಸ್ವಮುಖಮ್ ಆಚ್ಛಾದಯತ್ ವಯಂ ತಾದೃಕ್ ನ  
 ಕುಮ್ಮಃ | 14 ತೇಷಾಂ ಮನಾಂಸಿ ಕಠಿನೀಭೂತಾನಿ ಯತಸ್ತೇಷಾಂ  
 ಪಠನಸಮಯೇ ಸ ಪುರಾತನೋ ನಿಯಮಸ್ತೇನಾವರಣೇನಾದ್ಯಾಪಿ  
 ಪ್ರಚ್ಛನ್ನಸ್ತಿಷ್ಠತಿ | 15 ತಚ್ಚ ನ ದೂರೀಭವತಿ ಯತಃ ಖ್ರಿಷ್ಟೇನೈವ ತತ್  
 ಲುಪ್ಯತೇ | ಮೂಸಸಃ ಶಾಸ್ತ್ರಸ್ಯ ಪಾಠಸಮಯೇಽದ್ಯಾಪಿ ತೇಷಾಂ  
 ಮನಾಂಸಿ ತೇನಾವರಣೇನ ಪ್ರಚ್ಛಾದ್ಯಂತೇ | 16 ಕಿನ್ತು ಪ್ರಭುಂ ಪ್ರತಿ  
 ಮನಸಿ ಪರಾವೃತ್ತೇ ತದ್ ಆವರಣಂ ದೂರೀಕಾರಿಷ್ಯತೇ | 17 ಯಃ  
 ಪ್ರಭುಃ ಸ ಏವ ಸ ಆತ್ಮಾ ಯತ್ರ ಚ ಪ್ರಭೋರಾತ್ಮಾ ತತ್ರೈವ ಮುಕ್ತಿಃ | 18  
 ವಯಂ ಸರ್ವೇಽನಾಚ್ಛಾದಿತೇನಾಸ್ಯೇನ ಪ್ರಭೋಸ್ತೇಜಸಃ  
 ಪ್ರತಿಬಿಂಬಂ ಗೃಹ್ಣಂತ ಆತ್ಮಸ್ವರೂಪೇಣ ಪ್ರಭುನಾ ರೂಪಾಂತರೀಕೃತಾ  
 ವರ್ಧಮಾನತೇಜೋಯುಕ್ತಾಂ ತಾಮೇವ ಪ್ರತಿಮೂರ್ತಿಂ ಪ್ರಾಪ್ನುಮಃ |

**4** ಅಪರಾಜ್ಞ ವಯಂ ಕರುಣಾಭಾಜೋ ಭೂತ್ವಾ  
ಯದ್ ಏತತ್ ಪರಿಚಾರಕಪದಮ್ ಅಲಭಾಮಹಿ ನಾತ್ರ  
ಕ್ಲಾಮ್ಯಮಃ, 2 ಕಿನ್ನು ತ್ರಪಾಯುಕ್ತಾನಿ ಪ್ರಚ್ಛನ್ನಕರ್ಮಾಣಿ  
ವಿಹಾಯ ಕುಟಿಲತಾಚರಣಮಕುರ್ವನ್ತ ಈಶ್ವರೀಯವಾಕ್ಯಂ  
ಮಿಥ್ಯಾವಾಕ್ಯೈರಮಿಶ್ರಯನ್ತಃ ಸತ್ಯಧರ್ಮಸ್ಯ ಪ್ರಕಾಶನೇನೇಶ್ವರಸ್ಯ  
ಸಾಕ್ಷಾತ್ ಸರ್ವಮಾನವಾನಾಂ ಸಂವೇದಗೋಚರೇ ಸ್ವಾನ್  
ಪ್ರಶಂಸನೀಯಾನ್ ದರ್ಶಯಾಮಃ | 3 ಅಸ್ಮಾಭಿ ಘೋಷಿತಃ  
ಸುಸಂವಾದೋ ಯದಿ ಪ್ರಚ್ಛನ್ನಃ; ಸ್ಯಾತ್ ತರ್ಹಿ ಯೇ ವಿನಂಕ್ಷ್ಯಂತಿ  
ತೇಷಾಮೇವ ದೃಷ್ಟಿತಃ ಸ ಪ್ರಚ್ಛನ್ನಃ; 4 ಯತ ಈಶ್ವರಸ್ಯ ಪ್ರತಿಮೂರ್ತಿಃ  
ಯಃ ಖ್ರೀಷ್ಣಸ್ತಸ್ಯ ತೇಜಸಃ ಸುಸಂವಾದಸ್ಯ ಪ್ರಭಾ ಯತ್ ತಾನ್ ನ  
ದೀಪಯೇತ್ ತದರ್ಥಮ್ ಇಹ ಲೋಕಸ್ಯ ದೇವೋಽವಿಶ್ವಾಸಿನಾಂ  
ಜ್ಞಾನನಯನಮ್ ಅನ್ವೀಕೃತವಾನ್ ಏತಸ್ಯೋದಾಹರಣಂ ತೇ ಭವನ್ತಿ |  
(aīōn g165) 5 ವಯಂ ಸ್ವಾನ್ ಘೋಷಯಾಮ ಇತಿ ನಹಿ ಕಿನ್ನು  
ಖ್ರೀಷ್ಣಂ ಯೀಶುಂ ಪ್ರಭುಮೇವಾಸ್ಮಾಂಶ್ಚ ಯೀಶೋಃ ಕೃತೇ  
ಯುಷ್ಮಾಕಂ ಪರಿಚಾರಕಾನ್ ಘೋಷಯಾಮಃ | 6 ಯ ಈಶ್ವರೋ  
ಮಧ್ಯೇತಿಮಿರಂ ಪ್ರಭಾಂ ದೀಪನಾಯಾದಿಶತ್ ಸ ಯೀಶುಖ್ರೀಷ್ಣಸ್ಯಾಸ್ಯ  
ಈಶ್ವರೀಯತೇಜಸೋ ಜ್ಞಾನಪ್ರಭಾಯಾ ಉದಯಾರ್ಥಮ್ ಅಸ್ಮಾಕಮ್  
ಅನ್ತಃಕರಣೇಷು ದೀಪಿತವಾನ್ | 7 ಅಪರಂ ತದ್ ಧನಮ್ ಅಸ್ಮಾಭಿ  
ಮ್ಯಾಣ್ಯಮೇಷು ಭಾಜನೇಷು ಧಾರ್ಯತೇ ಯತಃ ಸಾದ್ಭುತಾ ಶಕ್ತಿ  
ರ್ನಾಸ್ಮಾಕಂ ಕಿನ್ತ್ವಿಶ್ವರಸ್ಯೈವೇತಿ ಜ್ಞಾತವ್ಯಂ | 8 ವಯಂ ಪದೇ ಪದೇ  
ಪೀಡ್ಯಾಮಹೇ ಕಿನ್ನು ನಾವಸೀದಾಮಃ, ವಯಂ ವ್ಯಾಕುಲಾಃ ಸನ್ನೋಽಪಿ  
ನಿರುಪಾಯಾ ನ ಭವಾಮಃ; 9 ವಯಂ ಪ್ರದ್ರಾವ್ಯಮಾನಾ ಅಪಿ ನ  
ಕ್ಲಾಮ್ಯಮಃ, ನಿಪಾತಿತಾ ಅಪಿ ನ ವಿನಶ್ಯಾಮಃ | 10 ಅಸ್ಮಾಕಂ ಶರೀರೇ  
ಖ್ರೀಷ್ಣಸ್ಯ ಜೀವನಂ ಯತ್ ಪ್ರಕಾಶೇತ ತದರ್ಥಂ ತಸ್ಮಿನ್ ಶರೀರೇ  
ಯೀಶೋ ಮರ್ತಣಮಪಿ ಧಾರಯಾಮಃ | 11 ಯೀಶೋ ಜೀವನಂ  
ಯದ್ ಅಸ್ಮಾಕಂ ಮರ್ತ್ಯದೇಹೇ ಪ್ರಕಾಶೇತ ತದರ್ಥಂ ಜೀವನ್ಮೋ  
ವಯಂ ಯೀಶೋಃ ಕೃತೇ ನಿತ್ಯಂ ಮೃತ್ಯೌ ಸಮರ್ಪ್ಯಾಮಹೇ | 12 ಇತ್ಥಂ  
ವಯಂ ಮೃತ್ಯಾಕ್ರಾಂತಾ ಯೂಯಿಷ್ಠ ಜೀವನಾಕ್ರಾಂತಾಃ | 13  
ವಿಶ್ವಾಸಕಾರಣಾದೇವ ಸಮಭಾಷಿ ಮಯಾ ವಚಃ | ಇತಿ ಯಥಾ ಶಾಸ್ತ್ರೇ

ಲಿಖಿತಂ ತಥೈವಾಸ್ಮಾಭಿರಪಿ ವಿಶ್ವಾಸಜನಕಮ್ ಆತ್ಮಾನಂ ಪ್ರಾಪ್ಯ  
 ವಿಶ್ವಾಸಃ ಕ್ರಿಯತೇ ತಸ್ಮಾಚ್ಚ ವಚಾಂಸಿ ಭಾಷ್ಯಂತೇ | 14 ಪ್ರಭು ಯೀಶು  
 ಯೇನೋತ್ಥಾಪಿತಃ ಸ ಯೀಶುನಾಸ್ಮಾನಪ್ಯುತ್ಥಾಪಯಿಷ್ಯತಿ ಯುಷ್ಮಾಭಿಃ  
 ಸಾರ್ಧಂ ಸ್ವಸಮೀಪ ಉಪಸ್ಥಾಪಯಿಷ್ಯತಿ ಚ, ವಯಮ್ ಏತತ್  
 ಜಾನೀಮಃ | 15 ಅತಏವ ಯುಷ್ಮಾಕಂ ಹಿತಾಯ ಸರ್ವಮೇವ ಭವತಿ  
 ತಸ್ಮಾಡ್ ಬಹೂನಾಂ ಪ್ರಚುರಾನುಗ್ರಹಪ್ರಾಪ್ತೇರ್ ಬಹುಲೋಕಾನಾಂ  
 ಧನ್ಯವಾದೇನೇಶ್ವರಸ್ಯ ಮಹಿಮಾ ಸಮ್ಯಕ್ ಪ್ರಕಾಶಿಷ್ಯತೇ | 16 ತತೋ  
 ಹೇತೋರ್ ವಯಂ ನ ಕ್ಲಾಮ್ಯಾಮಃ ಕಿನ್ನು ಬಾಹ್ಯಪುರುಷೋ ಯದ್ಯಪಿ  
 ಕ್ಷೀಯತೇ ತಥಾಪ್ಯಾನ್ತರಿಕಃ ಪುರುಷೋ ದಿನೇ ದಿನೇ ನೂತನಾಯತೇ |  
 17 ಕ್ಷಣಮಾತ್ರಸ್ಥಾಯಿ ಯದೇತತ್ ಲಘಿಷ್ಯಂ ದುಃಖಂ ತದ್  
 ಅತಿಬಾಹುಲೈನಾಸ್ಮಾಕಮ್ ಅನಂತಕಾಲಸ್ಥಾಯಿ ಗರಿಷ್ಠಸುಖಂ  
 ಸಾಧಯತಿ, (aiōnios g166) 18 ಯತೋ ವಯಂ ಪ್ರತ್ಯಕ್ಷಾನ್  
 ವಿಷಯಾನ್ ಅನುದ್ವಿಶ್ಯಾಪ್ರತ್ಯಕ್ಷಾನ್ ಉದ್ವಿಶಾಮಃ | ಯತೋ  
 ಹೇತೋಃ ಪ್ರತ್ಯಕ್ಷವಿಷಯಾಃ ಕ್ಷಣಮಾತ್ರಸ್ಥಾಯಿನಃ ಕಿನ್ತ್ವಪ್ರತ್ಯಕ್ಷಾ  
 ಅನಂತಕಾಲಸ್ಥಾಯಿನಃ | (aiōnios g166)

**5** ಅಪರಮ್ ಅಸ್ಮಾಕಮ್ ಏತಸ್ಮಿನ್ ಪಾರ್ಥಿವೇ ದೂಷ್ಯರೂಪೇ ವೇಶ್ಮನಿ  
 ಜೀರ್ಣೇ ಸತೀಶ್ವರೇಣ ನಿರ್ಮಿತಮ್ ಅಕರಕೃತಮ್ ಅಸ್ಮಾಕಮ್  
 ಅನಂತಕಾಲಸ್ಥಾಯಿ ವೇಶ್ಮೈಕಂ ಸ್ವರ್ಗೇ ವಿದ್ಯತ ಇತಿ ವಯಂ ಜಾನೀಮಃ |  
 (aiōnios g166) 2 ಯತೋ ಹೇತೋರೇತಸ್ಮಿನ್ ವೇಶ್ಮನಿ ತಿಷ್ಠನ್ನೋ ವಯಂ  
 ತಂ ಸ್ವರ್ಗೀಯಂ ವಾಸಂ ಪರಿಧಾತುಮ್ ಆಕಾಂಕ್ಷ್ಯಮಾಣಾ ನಿಶ್ಚಿಸಾಮಃ |  
 3 ತಥಾಪೀದಾನೀಮಪಿ ವಯಂ ತೇನ ನ ನಗ್ನಾಃ ಕಿನ್ನು ಪರಿಹಿತವಸನಾ  
 ಮನ್ಯಾಮಹೇ | 4 ಏತಸ್ಮಿನ್ ದೂಷ್ಯೇ ತಿಷ್ಠನತೋ ವಯಂ ಕ್ಲಿಶ್ಯಮಾನಾ  
 ನಿಶ್ಚಿಸಾಮಃ, ಯತೋ ವಯಂ ವಾಸಂ ತ್ಯಕ್ತುಮ್ ಇಚ್ಛಾಮಸ್ತನ್ನಹಿ  
 ಕಿನ್ನು ತಂ ದ್ವಿತೀಯಂ ವಾಸಂ ಪರಿಧಾತುಮ್ ಇಚ್ಛಾಮಃ, ಯತಸ್ತಥಾ  
 ಕೃತೇ ಜೀವನೇನ ಮರ್ತ್ಯಂ ಗ್ರಸಿಷ್ಯತೇ | 5 ಏತದರ್ಥಂ ವಯಂ ಯೇನ  
 ಸೃಷ್ಟಾಃ ಸ ಈಶ್ವರ ಏವ ಸ ಚಾಸ್ಮಭ್ಯಂ ಸತ್ಯಚ್ಛಾರಸ್ಯ ಪಣಸ್ವರೂಪಮ್  
 ಆತ್ಮಾನಂ ದತ್ತವಾನ್ | 6 ಅತಏವ ವಯಂ ಸರ್ವದೋತ್ಸುಕಾ ಭವಾಮಃ  
 ಕಿಂಚ್ಚ ಶರೀರೇ ಯಾವದ್ ಅಸ್ಮಾಭಿ ನ್ಯುಷ್ಯತೇ ತಾವತ್ ಪ್ರಭುತೋ  
 ದೂರೇ ಪ್ರೋಷ್ಯತ ಇತಿ ಜಾನೀಮಃ, 7 ಯತೋ ವಯಂ ದೃಷ್ಟಿಮಾರ್ಗೇ

ನ ಚರಾಮಃ ಕಿನ್ನು ವಿಶ್ವಾಸಮಾರ್ಗೇ | 8 ಅಪರಣ್ಣ ಶರೀರಾದ್  
 ದೂರೇ ಪ್ರವಸ್ತುಂ ಪ್ರಭೋಃ ಸನ್ನಿಧೌ ನಿವಸ್ತುಇಕ್ಷಾಕಾಜ್ಜಮಾಣಾ  
 ಉತ್ಸುಕಾ ಭವಾಮಃ | 9 ತಸ್ಮಾದೇವ ಕಾರಣಾದ್ ವಯಂ ತಸ್ಯ  
 ಸನ್ನಿಧೌ ನಿವಸಂತಸ್ತಸ್ಮಾದ್ ದೂರೇ ಪ್ರವಸನ್ನೋ ವಾ ತಸ್ಮೈ ರೋಚಿತುಂ  
 ಯತಾಮಹೇ | 10 ಯಸ್ಮಾತ್ ಶರೀರಾವಸ್ಥಾಯಾಮ್ ಏಕೈಕೇನ  
 ಕೃತಾನಾಂ ಕರ್ಮಣಾಂ ಶುಭಾಶುಭಫಲಪ್ರಾಪ್ತಯೇ ಸರ್ವೈಸ್ತಾಭಿಃ  
 ಖ್ರೀಷ್ಟಸ್ಯ ವಿಚಾರಾಸನಸಮ್ಮುಖ ಉಪಸ್ಥಾತವ್ಯಂ | 11 ಅತಏವ ಪ್ರಭೋ  
 ಭಯಾನಕತ್ವಂ ವಿಜ್ಞಾಯ ವಯಂ ಮನುಜಾನ್ ಅನುನಯಾಮಃ  
 ಕಿಇಚ್ಛೇಶ್ವರಸ್ಯ ಗೋಚರೇ ಸಪ್ರಕಾಶಾ ಭವಾಮಃ, ಯುಷ್ಮಾಕಂ  
 ಸಂವೇದಗೋಚರೇಽಪಿ ಸಪ್ರಕಾಶಾ ಭವಾಮ ಇತ್ಯಾಶಂಸಾಮಹೇ |  
 12 ಅನೇನ ವಯಂ ಯುಷ್ಮಾಕಂ ಸನ್ನಿಧೌ ಪುನಃ ಸ್ವಾನ್ ಪ್ರಶಂಸಾಮ  
 ಇತಿ ನಹಿ ಕಿನ್ನು ಯೇ ಮನೋ ವಿನಾ ಮುಖ್ಯಃ ಶ್ಲಾಘಾಂತೇ ತೇಭ್ಯಃ  
 ಪ್ರತ್ಯುತ್ತರದಾನಾಯ ಯೂಯಂ ಯಥಾಸ್ತಾಭಿಃ ಶ್ಲಾಘಿತುಂ ಶಕ್ನುಥ  
 ತಾದೃಶಮ್ ಉಪಾಯಂ ಯುಷ್ಮಭ್ಯಂ ವಿತರಾಮಃ | 13 ಯದಿ ವಯಂ  
 ಹತಜ್ಞಾನಾ ಭವಾಮಸ್ತರ್ಹಿ ತದ್ ಈಶ್ವರಾರ್ಥಕಂ ಯದಿ ಚ ಸಜ್ಞಾನಾ  
 ಭವಾಮಸ್ತರ್ಹಿ ತದ್ ಯುಷ್ಮದರ್ಥಕಂ | 14 ವಯಂ ಖ್ರೀಷ್ಟಸ್ಯ ಪ್ರೇಮ್ನಾ  
 ಸಮಾಕೃಷ್ಯಾಮಹೇ ಯತಃ ಸರ್ವೇಷಾಂ ವಿನಿಮಯೇನ ಯದ್ಯೇಕೋ  
 ಜನೋಽಮ್ರಿಯತ ತರ್ಹಿ ತೇ ಸರ್ವೇ ಮೃತಾ ಇತ್ಯಾಸ್ತಾಭಿ ಬುಧ್ಯತೇ |  
 15 ಅಪರಣ್ಣ ಯೇ ಜೀವಂತಿ ತೇ ಯತ್ ಸ್ವಾರ್ಥಂ ನ ಜೀವಂತಿ ಕಿನ್ನು  
 ತೇಷಾಂ ಕೃತೇ ಯೋ ಜನೋ ಮೃತಃ ಪುನರುತ್ಥಾಪಿತಶ್ಚ ತಮುದ್ವಿಶ್ಯ  
 ಯತ್ ಜೀವಂತಿ ತದರ್ಥಮೇವ ಸ ಸರ್ವೇಷಾಂ ಕೃತೇ ಮೃತವಾನ್ |  
 16 ಅತೋ ಹೇತೋರಿತಃ ಪರಂ ಕೋಽಪ್ಯಸ್ತಾಭಿ ಜಾತಿತೋ ನ  
 ಪ್ರತಿಜ್ಞಾತವ್ಯಃ | ಯದ್ಯಪಿ ಪೂರ್ವಂ ಖ್ರೀಷ್ಟೋ ಜಾತಿತೋಽಸ್ತಾಭಿಃ  
 ಪ್ರತಿಜ್ಞಾತಸ್ತಥಾಪೀದಾನೀಂ ಜಾತಿತಃ ಪುನ ನ ಪ್ರತಿಜ್ಞಾಯತೇ | 17  
 ಕೇನಚಿತ್ ಖ್ರೀಷ್ಟ ಆಶ್ರಿತೇ ನೂತನಾ ಸೃಷ್ಟಿ ಭವತಿ ಪುರಾತನಾನಿ  
 ಲುಪ್ಯಂತೇ ಪಶ್ಯ ನಿಖಿಲಾನಿ ನವೀನಾನಿ ಭವಂತಿ | 18 ಸರ್ವ್ವಇಚ್ಛೈತದ್  
 ಈಶ್ವರಸ್ಯ ಕರ್ಮ ಯತೋ ಯೀಶುಖ್ರೀಷ್ಟೇನ ಸ ಏವಾಸ್ಮಾನ್ ಸ್ವೇನ  
 ಸಾರ್ಧಂ ಸಂಹಿತವಾನ್ ಸನ್ಧಾನಸಮ್ಪನ್ನೀಯಾಂ ಪರಿಚರ್ಯಾಮ್  
 ಅಸ್ಮಾಸು ಸಮರ್ಪಿತವಾಂಶ್ಚ | 19 ಯತಃ ಈಶ್ವರಃ ಖ್ರೀಷ್ಟಮ್ ಅಧಿಷ್ಠಾಯ

ಜಗತೋ ಜನಾನಾಮ್ ಆಗಾಂಸಿ ತೇಷಾಮ್ ಋಣಮಿವ ನ ಗಣಯನ್  
 ಸ್ವೇನ ಸಾರ್ಧಂ ತಾನ್ ಸಂಹಿತವಾನ್ ಸನ್ನಿವಾರ್ತಾಮ್ ಅಸ್ಮಾಸು  
 ಸಮರ್ಪಿತವಾಂಶ್ಚ | 20 ಅತೋ ವಯಂ ಖ್ರೀಷ್ಟಸ್ಯ ವಿನಿಮಯೇನ  
 ದೌತ್ಯಂ ಕರ್ಮ ಸಮ್ಪಾದಯಾಮಹೇ, ಈಶ್ವರಶ್ಚಾಸ್ಮಾಭಿ ಯುಷ್ಮಾನ್  
 ಯಾಯಾಚ್ಯತೇ ತತಃ ಖ್ರೀಷ್ಟಸ್ಯ ವಿನಿಮಯೇನ ವಯಂ ಯುಷ್ಮಾನ್  
 ಪ್ರಾರ್ಥಯಾಮಹೇ ಯೂಯಮೀಶ್ವರೇಣ ಸನ್ನತ | 21 ಯತೋ ವಯಂ  
 ತೇನ ಯದ್ ಈಶ್ವರೀಯಪುಣ್ಯಂ ಭವಾಮಸ್ತದರ್ಥಂ ಪಾಪೇನ ಸಹ  
 ಯಸ್ಯ ಜ್ಞಾತೇಯಂ ನಾಸೀತ್ ಸ ಏವ ತೇನಾಸ್ಮಾಕಂ ವಿನಿಮಯೇನ  
 ಪಾಪಃ ಕೃತಃ |

**6** ತಸ್ಯ ಸಹಾಯಾ ವಯಂ ಯುಷ್ಮಾನ್ ಪ್ರಾರ್ಥಯಾಮಹೇ,  
 ಈಶ್ವರಸ್ಯಾನುಗ್ರಹೋ ಯುಷ್ಮಾಭಿ ವ್ಯಥಾ ನ ಗೃಹ್ಯತಾಂ | 2  
 ತೇನೋಕ್ತಮೇತತ್, ಸಂಶ್ರೋಷ್ಯಾಮಿ ಶುಭೇ ಕಾಲೇ ತ್ವದೀಯಾಂ  
 ಪ್ರಾರ್ಥನಾಮ್ ಅಹಂ | ಉಪಕಾರಂ ಕರಿಷ್ಯಾಮಿ ಪರಿತ್ರಾಣದಿನೇ  
 ತವ | ಪಶ್ಯತಾಯಂ ಶುಭಕಾಲಃ ಪಶ್ಯತೇದಂ ತ್ರಾಣದಿನಂ | 3  
 ಅಸ್ಮಾಕಂ ಪರಿಚರ್ಯಾ ಯನ್ನಿಷ್ಕಲಜ್ಯಾ ಭವೇತ್ ತದರ್ಥಂ ವಯಂ  
 ಕುತ್ರಾಪಿ ವಿಘ್ನಂ ನ ಜನಯಾಮಃ, 4 ಕಿನ್ನು ಪ್ರಚುರಸಹಿಷ್ಣುತಾ  
 ಕ್ಲೇಶೋ ದೈನ್ಯಂ ವಿಪತ್ ತಾಡನಾ ಕಾರಾಬನ್ಧನಂ ನಿವಾಸಹೀನತ್ವಂ  
 ಪರಿಶ್ರಮೋ ಜಾಗರಣಮ್ ಉಪವಸನಂ 5 ನಿರ್ಮೂಲತ್ವಂ ಜ್ಞಾನಂ  
 ಮೃದುಶೀಲತಾ ಹಿತೈಷಿತಾ 6 ಪವಿತ್ರ ಆತ್ಮಾ ನಿಷ್ಕಪಟಂ ಪ್ರೇಮ  
 ಸತ್ಯಾಲಾಪ ಈಶ್ವರೀಯಶಕ್ತಿ 7 ದರ್ಶಿಣವಾಮಾಭ್ಯಾಂ ಕರಾಭ್ಯಾಂ  
 ಧರ್ಮಾಸ್ತ್ರಧಾರಣಂ 8 ಮಾನಾಪಮಾನಯೋರಖ್ಯಾತಿಸುಖ್ಯಾತ್ಯೋ  
 ಭಾಗಗಿತ್ತಮ್ ಏತೈಃ ಸರ್ವೈರೀಶ್ವರಸ್ಯ ಪ್ರಶಂಸ್ಯಾನ್ ಪರಿಚಾರಕಾನ್  
 ಸ್ವಾನ್ ಪ್ರಕಾಶಯಾಮಃ | 9 ಭ್ರಮಕಸಮಾ ವಯಂ ಸತ್ಯವಾದಿನೋ  
 ಭವಾಮಃ, ಅಪರಿಚಿತಸಮಾ ವಯಂ ಸುಪರಿಚಿತಾ ಭವಾಮಃ,  
 ಮೃತಕಲ್ಪಾ ವಯಂ ಜೀವಾಮಃ, ದಣ್ಡ್ಯ ಮಾನಾ ವಯಂ ನ ಹನ್ಯಾಮಹೇ,  
 10 ಶೋಕಯುಕ್ತಾಶ್ಚ ವಯಂ ಸದಾನಂದಾಮಃ, ದರಿದ್ರಾ ವಯಂ ಬಹೂನ್  
 ಧನಿನಃ ಕುರ್ಮಃ, ಅಕಿಣ್ವನಾಶ್ಚ ವಯಂ ಸರ್ವ್ವಂ ಧಾರಯಾಮಃ | 11 ಹೇ  
 ಕರಿನ್ಧಿನಃ, ಯುಷ್ಮಾಕಂ ಪ್ರತಿ ಮಮಾಸ್ಯಂ ಮುಕ್ತಂ ಮಮಾನ್ತಃಕರಣಾಞ್ಚ  
 ವಿಕಸಿತಂ | 12 ಯೂಯಂ ಮಮಾನ್ತರೇ ನ ಸಜ್ಜೋಚಿತಾಃ

ಕಿಚ್ಚು ಯೂಯಮೇವ ಸಜ್ಜೋಚಿತಚಿತ್ತಾಃ | 13 ಕಿನ್ನು ಮಹ್ಯಂ  
ನ್ಯಾಯ್ಯಫಲದಾನಾರ್ಥಂ ಯುಷ್ಮಾಭಿರಪಿ ವಿಕಸಿತೈ ಭವವಿತವ್ಯಮ್  
ಇತ್ಯಹಂ ನಿಜಬಾಲಕಾನಿವ ಯುಷ್ಮಾನ್ ವದಾಮಿ | 14 ಅಪರಮ್  
ಅಪ್ರತ್ಯಯಿಭಿಃ ಸಾರ್ಧಂ ಯೂಯಮ್ ಏಕಯುಗೇ ಬದ್ಧಾ ಮಾ ಭೂತ,  
ಯಸ್ಮಾತ್ ಧರ್ಮಾಧರ್ಮಯೋಃ ಕಃ ಸಮ್ಪನ್ನೋಽಸ್ತಿ? ತಿಮಿರೇಣ  
ಸರ್ಧಂ ಪ್ರಭಾಯಾ ವಾ ಕಾ ತುಲನಾಸ್ತಿ? 15 ಬಿಲೀಯಾಲದೇವೇನ  
ಸಾಕಂ ಖ್ರೀಷ್ಣಸ್ಯ ವಾ ಕಾ ಸನ್ನಿಃ? ಅವಿಶ್ವಾಸಿನಾ ಸಾರ್ಧಂ ವಾ  
ವಿಶ್ವಾಸಿಲೋಕಸ್ಯಾಂಶಃ ಕಃ? 16 ಈಶ್ವರಸ್ಯ ಮಂದಿರೇಣ ಸಹ ವಾ  
ದೇವಪ್ರತಿಮಾನಾಂ ಕಾ ತುಲನಾ? ಅಮರಸ್ಯೇಶ್ವರಸ್ಯ ಮಂದಿರಂ  
ಯೂಯಮೇವ | ಈಶ್ವರೇಣ ತದುಕ್ತಂ ಯಥಾ, ತೇಷಾಂ ಮಧ್ಯೇಽಹಂ  
ಸ್ವಾವಾಸಂ ನಿಧಾಸ್ಯಾಮಿ ತೇಷಾಂ ಮಧ್ಯೇ ಚ ಯಾತಾಯಾತಂ ಕುರ್ವನ್  
ತೇಷಾಮ್ ಈಶ್ವರೋ ಭವಿಷ್ಯಾಮಿ ತೇ ಚ ಮಲ್ಲೋಕಾ ಭವಿಷ್ಯಂತಿ |  
17 ಅತೋ ಹೇತೋಃ ಪರಮೇಶ್ವರಃ ಕಥಯತಿ ಯೂಯಂ ತೇಷಾಂ  
ಮಧ್ಯಾತ್ ಬಹಿರ್ಭೂಯ ಪೃಥಗ್ ಭವತ, ಕಿಮಪ್ಯಮೇದ್ಯಂ ನ ಸ್ತುಶತ;  
ತೇನಾಹಂ ಯುಷ್ಮಾನ್ ಗ್ರಹೀಷ್ಯಾಮಿ, 18 ಯುಷ್ಮಾಕಂ ಪಿತಾ ಭವಿಷ್ಯಾಮಿ  
ಚ, ಯೂಯಂ ಮಮ ಕನ್ಯಾಪುತ್ರಾ ಭವಿಷ್ಯಥೇತಿ ಸರ್ವಶಕ್ತಿಮತಾ  
ಪರಮೇಶ್ವರೇಣೋಕ್ತಂ |

**7** ಅತವವ ಹೇ ಪ್ರಿಯತಮಾಃ, ಏತಾದೃಶೀಃ ಪ್ರತಿಜ್ಞಾಃ ಪ್ರಾಪ್ತೇರಸ್ಮಾಭಿಃ  
ಶರೀರಾತ್ಮನೋಃ ಸರ್ವಮಾಲಿನ್ಯಮ್ ಅಪಮೃಚ್ಛೇಶ್ವರಸ್ಯ ಭಕ್ತ್ಯಾ  
ಪವಿತ್ರಾಚಾರಃ ಸಾಧ್ಯತಾಂ | 2 ಯೂಯಮ್ ಅಸ್ಮಾನ್ ಗೃಹ್ಣೀತ |  
ಅಸ್ಮಾಭಿಃ ಕಸ್ಯಾಪ್ಯನ್ಯಾಯೋ ನ ಕೃತಃ ಕೋಽಪಿ ನ ವಚ್ಛೇತಃ | 3  
ಯುಷ್ಮಾನ್ ದೋಷಿಣಃ ಕರ್ತೃಮಹಂ ವಾಕ್ಯಮೇತದ್ ವದಾಮೀತಿ ನಹಿ  
ಯುಷ್ಮಾಭಿಃ ಸಹ ಜೀವನಾಯ ಮರಣಾಯ ವಾ ವಯಂ ಯುಷ್ಮಾನ್  
ಸ್ವಾನ್ತಃಕರಣೈ ಧಾರಯಾಮ ಇತಿ ಪೂರ್ವಂ ಮಯೋಕ್ತಂ | 4  
ಯುಷ್ಮಾನ್ ಪ್ರತಿ ಮಮ ಮಹೇತ್ಸಾಹೋ ಜಾಯತೇ ಯುಷ್ಮಾನ್  
ಅಧ್ಯಹಂ ಬಹು ಶ್ಲಾಘೇ ಚ ತೇನ ಸರ್ವಕ್ಷೇಶಸಮಯೇಽಹಂ  
ಸಾನ್ತ್ವನಯಾ ಪೂರ್ಣೋ ಹರ್ಷೇಣ ಪ್ರಫುಲ್ಲಿತಶ್ಚ ಭವಾಮಿ | 5  
ಅಸ್ಮಾಸು ಮಾಕಿದನಿಯಾದೇಶಮ್ ಆಗತೇಷ್ವಸ್ಮಾಕಂ ಶರೀರಸ್ಯ  
ಕಾಚಿದಪಿ ಶಾನ್ತಿ ನಾರ್ಭವತ್ ಕಿನ್ನು ಸರ್ವತೋ ಬಹಿ



ವಿರೋಧೇನಾನ್ತಶ್ಚ ಭೀತ್ಯಾ ವಯಮ್ ಅಪೀಡ್ಯಾಮಹಿ | 6 ಕಿನ್ನು  
 ನಮ್ರಾಣಾಂ ಸಾನ್ವಯಿತಾ ಯ ಈಶ್ವರಃ ಸ ತೀತಸ್ಯಾಗಮನೇನಾಸ್ಮಾನ್  
 ಅಸಾನ್ವಯತ್ | 7 ಕೇವಲಂ ತಸ್ಯಾಗಮನೇನ ತನ್ನಹಿ ಕಿನ್ನು  
 ಯುಷ್ಮತ್ತೋ ಜಾತಯಾ ತಸ್ಯ ಸಾನ್ವನಯಾಪಿ, ಯತೋಽಸ್ಮಾಸು  
 ಯುಷ್ಮಾಕಂ ಹಾರ್ದವಿಲಾಪಾಸಕ್ತೇಷ್ವಸ್ಮಾಕಂ ಸಮೀಪೇ  
 ವರ್ಣಿತೇಷು ಮಮ ಮಹಾನಂದೋ ಜಾತಃ | 8 ಅಹಂ ಪತ್ರೇಣ  
 ಯುಷ್ಮಾನ್ ಶೋಕಯುಕ್ತಾನ್ ಕೃತವಾನ್ ಇತ್ಯಸ್ಮಾದ್ ಅನ್ವತಪ್ಯೇ  
 ಕಿನ್ವದುನಾ ನಾನುತಪ್ಯೇ | ತೇನ ಪತ್ರೇಣ ಯೂಯಂ ಕ್ಷಣಮಾತ್ರಂ  
 ಶೋಕಯುಕ್ತೀಭೂತಾ ಇತಿ ಮಯಾ ದೃಶ್ಯತೇ | 9 ಇತ್ಯಸ್ಮಿನ್  
 ಯುಷ್ಮಾಕಂ ಶೋಕೇನಾಹಂ ಹೃಷ್ಯಾಮಿ ತನ್ನಹಿ ಕಿನ್ನು  
 ಮನಃಪರಿವರ್ತನಾಯ ಯುಷ್ಮಾಕಂ ಶೋಕೋಽಭವದ್ ಇತ್ಯನೇನ  
 ಹೃಷ್ಯಾಮಿ ಯತೋಽಸ್ಮತ್ತೋ ಯುಷ್ಮಾಕಂ ಕಾಪಿ ಹಾನಿ ಯನ್  
 ಭವೇತ್ ತದರ್ಥಂ ಯುಷ್ಮಾಕಮ್ ಈಶ್ವರೀಯಃ ಶೋಕೋ ಜಾತಃ | 10  
 ಸ ಈಶ್ವರೀಯಃ ಶೋಕಃ ಪರಿತ್ರಾಣಜನಕಂ ನಿರನುತಾಪಂ  
 ಮನಃಪರಿವರ್ತನಂ ಸಾಧಯತಿ ಕಿನ್ನು ಸಾಂಸಾರಿಕಃ ಶೋಕೋ  
 ಮೃತ್ಯುಂ ಸಾಧಯತಿ | 11 ಪಶ್ಯತ ತೇನೇಶ್ವರೀಯೇಣ ಶೋಕೇನ  
 ಯುಷ್ಮಾಕಂ ಕಿಂ ನ ಸಾಧಿತಂ? ಯತ್ನೋ ದೋಷಪ್ರಕ್ಷಾಲನಮ್  
 ಅಸನ್ತುಷ್ಟತ್ವಂ ಹಾರ್ದಮ್ ಆಸಕ್ತತ್ವಂ ಫಲದಾನಇಚ್ಛಿತಾನಿ ಸರ್ವಾಣಿ |  
 ತಸ್ಮಿನ್ ಕರ್ಮಣಿ ಯೂಯಂ ನಿರ್ಮಲಾ ಇತಿ ಪ್ರಮಾಣಂ ಸರ್ವೇಣ  
 ಪ್ರಕಾರೇಣ ಯುಷ್ಮಾಭಿ ದರ್ಶತಂ | 12 ಯೇನಾಪರಾಧಂ ತಸ್ಯ ಕೃತೇ  
 ಕಿಂವಾ ಯಸ್ಯಾಪರಾಧಂ ತಸ್ಯ ಕೃತೇ ಮಯಾ ಪತ್ರಮ್ ಅಲೇಖಿ ತನ್ನಹಿ  
 ಕಿನ್ನು ಯುಷ್ಮಾನದ್ಯಸ್ಮಾಕಂ ಯತ್ನೋ ಯದ್ ಈಶ್ವರಸ್ಯ ಸಾಕ್ಷಾದ್  
 ಯುಷ್ಮತ್ಸಮೀಪೇ ಪ್ರಕಾಶೇತ ತದರ್ಥಮೇವ | 13 ಉಕ್ತಕಾರಣಾದ್  
 ವಯಂ ಸಾನ್ವನಾಂ ಪ್ರಾಪ್ತಾಃ; ತಾಞ್ಚ ಸಾನ್ವನಾಂ ವಿನಾವರೋ  
 ಮಹಾಹ್ಲಾದಸ್ತೀತಸ್ಯಾಹ್ಲಾದಾದಸ್ಮಾಭಿ ಲಭ್ಯಃ, ಯತಸ್ತಸ್ಯಾತ್ಮಾ ಸರ್ವೈಃ  
 ಯುಷ್ಮಾಭಿಸ್ಪೃಶ್ತಃ | 14 ಪೂರ್ವಂ ತಸ್ಯ ಸಮೀಪೇಽಹಂ  
 ಯುಷ್ಮಾಭಿಯದ್ ಅಶ್ಲಾಘೇ ತೇನ ನಾಲಜ್ಜೇ ಕಿನ್ನು ವಯಂ ಯದ್ವದ್  
 ಯುಷ್ಮಾನ್ ಪ್ರತಿ ಸತ್ಯಭಾವೇನ ಸಕಲಮ್ ಅಭಾಷಾಮಹಿ ತದ್ವತ್  
 ತೀತಸ್ಯ ಸಮೀಪೇಽಸ್ಮಾಕಂ ಶ್ಲಾಘಾನಮಪಿ ಸತ್ಯಂ ಜಾತಂ | 15

ಯೂಯಂ ಕೀದ್ಮಕ್ ತಸ್ಯಾಜ್ಞಾ ಅಪಾಲಯತ ಭಯಕಮ್ವಾಭ್ಯಾಂ ತಂ  
 ಗೃಹೀತವನ್ತಶ್ಚೈತಸ್ಯ ಸ್ಮರಣಾದ್ ಯುಷ್ಮಾಸು ತಸ್ಯ ಸ್ನೇಹೋ  
 ಬಾಹುಲ್ಯೇನ ವರ್ತತೇ | 16 ಯುಷ್ಮಾಸ್ವಹಂ ಸರ್ವಮಾಶಂಸೇ,  
 ಇತ್ಯಸ್ಮಿನ್ ಮಮಾಹ್ಲಾದೋ ಜಾಯತೇ |

**8** ಹೇ ಭ್ರಾತರಃ, ಮಾಕಿದನಿಯಾದೇಶಸ್ಯಾಸು ಸಮಿತಿಷು ಪ್ರಕಾಶಿತೋ  
 ಯ ಈಶ್ವರಸ್ಯಾನುಗ್ರಹಸ್ತಮಹಂ ಯುಷ್ಮಾನ್ ಜ್ಞಾಪಯಾಮಿ |  
 2 ವಸ್ತುತೋ ಬಹುಕ್ಲೇಶಪರೀಕ್ಷಾಸಮಯೇ ತೇಷಾಂ  
 ಮಹಾನಂದೋಽತೀವದೀನತಾ ಚ ವದಾನ್ಯತಾಯಾಃ ಪ್ರಚುರಫಲಮ್  
 ಅಫಲಯತಾಂ | 3 ತೇ ಸ್ವೇಚ್ಛಯಾ ಯಥಾಶಕ್ತಿ ಕಿಇಚ್ಛಾತಿಶಕ್ತಿ ದಾನ  
 ಉದ್ಯುಕ್ತಾ ಅಭವನ್ ಇತಿ ಮಯಾ ಪ್ರಮಾಣೀಕ್ರಿಯತೇ | 4 ವಯಂ  
 ಯತ್ ಪವಿತ್ರಲೋಕೇಭ್ಯಸ್ತೇಷಾಂ ದಾನಮ್ ಉಪಕಾರಾರ್ಥಕಮ್  
 ಅಂಶನಂ ಗೃಹ್ಲಾಮಸ್ತದ್ ಬಹುನುನಯೇನಾಸ್ಮಾನ್ ಪ್ರಾರ್ಥಿತವನ್ತಃ |  
 5 ವಯಂ ಯಾದ್ಯಕ್ ಪ್ರತ್ಯೈಕ್ಷಾಮಹಿ ತಾದ್ಯಗ್ ಅಕೃತ್ವಾ ತೇಽಗ್ರೇ  
 ಪ್ರಭವೇ ತತಃ ಪರಮ್ ಈಶ್ವರಸ್ಯೇಚ್ಛಯಾಸ್ಮಭ್ಯಮಪಿ ಸ್ವಾನ್  
 ನ್ಯವೇದಯನ್ | 6 ಅತೋ ಹೇತೋಸ್ತ್ವಂ ಯಥಾರಭವಾನ್ ತಥೈವ  
 ಕರಿನ್ಥಿನಾಂ ಮಧ್ಯೇಽಪಿ ತದ್ ದಾನಗ್ರಹಣಂ ಸಾಧಯೇತಿ ಯುಷ್ಮಾನ್  
 ಅಧಿ ವಯಂ ತೀತಂ ಪ್ರಾರ್ಥಯಾಮಹಿ | 7 ಅತೋ ವಿಶ್ವಾಸೋ  
 ವಾಕ್ಪಟುತಾ ಜ್ಞಾನಂ ಸರ್ವೋತ್ತಮೋಽಸ್ಮಾಸು ಪ್ರೇಮ ಚೈತ್ಯೈ  
 ಗುಣೈ ಯೂಯಂ ಯಥಾಪರಾನ್ ಅತಿಶೇಢ್ಢೇ ತಥೈವೈತೇನ  
 ಗುಣೇನಾಪ್ಯತಿಶೇಢ್ಢಂ | 8 ಏತದ್ ಅಹಮ್ ಆಜ್ಞಯಾ ಕಥಯಾಮೀತಿ  
 ನಹಿ ಕಿನ್ತ್ವನ್ಯೇಷಾಮ್ ಉತ್ಸಾಹಕಾರಣಾದ್ ಯುಷ್ಮಾಕಮಪಿ  
 ಪ್ರೇಮ್ಃ ಸಾರಲ್ಯಂ ಪರೀಕ್ಷಿತುಮಿಚ್ಛತಾ ಮಯೈತತ್ ಕಥ್ಯತೇ | 9  
 ಯೂಯಂ ಇನ್ಯಾಸ್ತತ್ಪ್ರಭೋ ಯೀಶುಖೀಷ್ಟಸ್ಯಾನುಗ್ರಹಂ ಜಾನೀಥ  
 ಯತಸ್ತಸ್ಯ ನಿರ್ಧನತ್ವೇನ ಯೂಯಂ ಯದ್ ಧನಿನೋ ಭವಥ  
 ತದರ್ಥಂ ಸ ಧನೀ ಸನ್ನಪಿ ಯುಷ್ಮತ್ಪ್ರತೇ ನಿರ್ಧನೋಽಭವತ್ | 10  
 ಏತಸ್ಮಿನ್ ಅಹಂ ಯುಷ್ಮಾನ್ ಸ್ವವಿಚಾರಂ ಜ್ಞಾಪಯಾಮಿ | ಗತಂ  
 ಸಂವತ್ಸರಮ್ ಆರಭ್ಯ ಯೂಯಂ ಕೇವಲಂ ಕರ್ಮ ಕರ್ತುಂ ತನ್ನಹಿ  
 ಕಿನ್ತ್ವಿಚ್ಛುಕತಾಂ ಪ್ರಕಾಶಯಿತುಮಪ್ಯುಪಾಕ್ರಾಭ್ಯದ್ಧಂ ತತೋ ಹೇತೋ  
 ಯುಷ್ಮತ್ಪ್ರತೇ ಮಮ ಮನ್ತ್ರಣಾ ಭದ್ರಾ | 11 ಅತೋ ಽಧುನಾ

ತತ್ಕರ್ಮಸಾಧನಂ ಯುಷ್ಮಾಭಿಃ ಕ್ರಿಯತಾಂ ತೇನ ಯದ್ವದ್  
 ಇಚ್ಛುಕತಾಯಾಮ್ ಉತ್ಸಾಹಸ್ತದ್ವದ್ ಏಕೈಕಸ್ಯ ಸಮ್ಪದನುಸಾರೇಣ  
 ಕರ್ಮಸಾಧನಮ್ ಅಪಿ ಜನಿಷ್ಯತೇ | 12 ಯಸ್ಮಿನ್ ಇಚ್ಛುಕತಾ ವಿದ್ಯತೇ  
 ತೇನ ಯನ್ನ ಧಾರ್ಯತೇ ತಸ್ಮಾತ್ ಸೋಽನುಗೃಹ್ಯತ ಇತಿ ನಹಿ ಕಿನ್ನು  
 ಯದ್ ಧಾರ್ಯತೇ ತಸ್ಮಾದೇವ | 13 ಯತ ಇತರೇಷಾಂ ವಿರಾಮೇಣ  
 ಯುಷ್ಮಾಕಣ್ಣ ಕ್ಲೇಶೇನ ಭವಿತವ್ಯಂ ತನ್ನಹಿ ಕಿನ್ನು ಸಮತಯೈವ | 14  
 ವರ್ತಮಾನಸಮಯೇ ಯುಷ್ಮಾಕಂ ಧನಾಧಿಕೈನ ತೇಷಾಂ  
 ಧನನ್ಯೂನತಾ ಪೂರಯಿತವ್ಯಾ ತಸ್ಮಾತ್ ತೇಷಾಮಪ್ಯಾಧಿಕೈನ  
 ಯುಷ್ಮಾಕಂ ನ್ಯೂನತಾ ಪೂರಯಿಷ್ಯತೇ ತೇನ ಸಮತಾ ಜನಿಷ್ಯತೇ | 15  
 ತದೇವ ಶಾಸ್ತ್ರೇಽಪಿ ಲಿಖಿತಮ್ ಆಸ್ತೇ ಯಥಾ, ಯೇನಾಧಿಕಂ  
 ಸಂಗೃಹೀತಂ ತಸ್ಯಾಧಿಕಂ ನಾಭವತ್ ಯೇನ ಚಾಲ್ಪಂ ಸಂಗೃಹೀತಂ  
 ತಸ್ಯಾಲ್ಪಂ ನಾಭವತ್ | 16 ಯುಷ್ಮಾಕಂ ಹಿತಾಯ ತೀತಸ್ಯ ಮನಸಿ ಯ  
 ಈಶ್ವರ ಇಮಮ್ ಉದ್ಯೋಗಂ ಜನಿತವಾನ್ ಸ ಧನ್ಯೋ ಭವತು | 17  
 ತೀತೋಽಸ್ಮಾಕಂ ಪ್ರಾರ್ಥನಾಂ ಗೃಹೀತವಾನ್ ಕಿಣ್ವ ಸ್ವಯಮ್ ಉದ್ಯುಕ್ತಃ  
 ಸನ್ ಸ್ವೇಚ್ಛಯಾ ಯುಷ್ಮತ್ಸಮೀಪಂ ಗತವಾನ್ | 18 ತೇನ ಸಹ  
 ಯೋಽಪರ ಏಕೋ ಭ್ರಾತಾಸ್ಮಾಭಿಃ ಪ್ರೇಷಿತಃ ಸುಸಂವಾದಾತ್ ತಸ್ಯ  
 ಸುಖ್ಯಾತ್ಯಾ ಸರ್ವಾಃ ಸಮಿತಯೋ ವ್ಯಾಪ್ತಾಃ | 19 ಪ್ರಭೋ  
 ಗೌರವಾಯ ಯುಷ್ಮಾಕಮ್ ಇಚ್ಛುಕತಾಯೈ ಚ ಸ ಸಮಿತಿಭಿರೇತಸ್ಮೈ  
 ದಾನಸೇವಾಯೈ ಅಸ್ಮಾಕಂ ಸಜ್ಜಿತ್ವೇ ನ್ಯಯೋಜ್ಯತ | 20 ಯತೋ ಯಾ  
 ಮಹೋಪಾಯನಸೇವಾಸ್ಮಾಭಿ ವಿಧೀಯತೇ ತಾಮಧಿ ವಯಂ ಯತ್  
 ಕೇನಾಪಿ ನ ನಿನ್ದ್ಯಾಮಹೇ ತದರ್ಥಂ ಯತಾಮಹೇ | 21 ಯತಃ  
 ಕೇವಲಂ ಪ್ರಭೋಃ ಸಾಕ್ಷಾತ್ ತನ್ನಹಿ ಕಿನ್ನು ಮಾನವಾನಾಮಪಿ ಸಾಕ್ಷಾತ್  
 ಸದಾಚಾರಂ ಕರ್ತುಮ್ ಆಲೋಚಾಮಹೇ | 22 ತಾಭ್ಯಾಂ  
 ಸಹಾಪರ ಏಕೋ ಯೋ ಭ್ರಾತಾಸ್ಮಾಭಿಃ ಪ್ರೇಷಿತಃ ಸೋಽಸ್ಮಾಭಿ  
 ಬ್ರಹ್ಮವಿಷಯೇಷು ಬಹವಾರಾನ್ ಪರೀಕ್ಷಿತ ಉದ್ಯೋಗೀವ  
 ಪ್ರಕಾಶಿತಶ್ಚ ಕಿನ್ತ್ವಧುನಾ ಯುಷ್ಮಾಸು ದೃಢವಿಶ್ವಾಸಾತ್ ತಸ್ಮೋತ್ಸಾಹೋ  
 ಬಹು ವವೃಥೇ | 23 ಯದಿ ಕಶ್ಚಿತ್ ತೀತಸ್ಯ ತತ್ತ್ವಂ ಜಿಜ್ಞಾಸತೇ  
 ತರ್ಹಿ ಸ ಮಮ ಸಹಭಾಗೀ ಯುಷ್ಮನ್ನೃದ್ಧೇ ಸಹಕಾರೀ ಚ,  
 ಅಪರಯೋ ಭ್ರಾತೋಸ್ತತ್ತ್ವಂ ವಾ ಯದಿ ಜಿಜ್ಞಾಸತೇ ತರ್ಹಿ

ತೌ ಸಮಿತೀನಾಂ ದೂತೌ ಖ್ರೀಷ್ಣಸ್ಯ ಪ್ರತಿಬಿಂಬೌ ಚೇತಿ ತೇನ  
ಜ್ಞಾಯತಾಂ | 24 ಅತೋ ಹೇತೋಃ ಸಮಿತೀನಾಂ ಸಮಕ್ಷಂ  
ಯುಷ್ಮತ್ಪ್ರೇಮ್ನೋಽಸ್ಮಾಕಂ ಶ್ಲಾಘಾಯಾಶ್ಚ ಪ್ರಾಮಾಣ್ಯಂ ತಾನ್ ಪ್ರತಿ  
ಯುಷ್ಮಾಭಿಃ ಪ್ರಕಾಶಯಿತವ್ಯಂ |

**9** ಪವಿತ್ರಲೋಕಾನಾಮ್ ಉಪಕಾರಾರ್ಥಕಸೇವಾಮಧಿ ಯುಷ್ಮಾನ್  
ಪ್ರತಿ ಮಮ ಲಿಖನಂ ನಿಷ್ಪ್ರಯೋಜನಂ | 2 ಯತ ಆಖಾಯಾದೇಶಸ್ಥಾ  
ಲೋಕಾ ಗತವರ್ಷಮ್ ಆರಭ್ಯ ತತ್ಕಾರ್ಯ್ಯ ಉದ್ಯತಾಃ ಸನ್ನೀತಿ  
ವಾಕ್ಯೇನಾಹಂ ಮಾಕಿದನೀಯಲೋಕಾನಾಂ ಸಮೀಪೇ ಯುಷ್ಮಾಕಂ  
ಯಾಮ್ ಇಚ್ಛುಕತಾಮಧಿ ಶ್ಲಾಘೇ ತಾಮ್ ಅವಗತೋಽಸ್ಮಿ ಯುಷ್ಮಾಕಂ  
ತಸ್ಮಾದ್ ಉತ್ಸಾಹಾಚ್ಛಾಪರೇಷಾಂ ಬಹೂನಾಮ್ ಉದ್ಯೋಗೋ  
ಜಾತಃ | 3 ಕಿಇಷ್ಟಿತಸ್ಮಿನ್ ಯುಷ್ಮಾನ್ ಅಧ್ಯಸ್ಮಾಕಂ ಶ್ಲಾಘಾ ಯದ್  
ಅತಥ್ಯಾ ನ ಭವೇತ್ ಯೂಯಿಷ್ಠ ಮಮ ವಾಕ್ಯಾನುಸಾರಾದ್ ಯದ್  
ಉದ್ಯತಾಸ್ತಿಷ್ಠೇತ ತದರ್ಥಮೇವ ತೇ ಭ್ರಾತರೋ ಮಯಾ ಪ್ರೇಷಿತಾಃ | 4  
ಯಸ್ಮಾತ್ ಮಯಾ ಸಾರ್ಧಂ ಕೃಶ್ಚಿತ್ ಮಾಕಿದನೀಯಭ್ರಾತೃಭಿರಾಗತ್ಯ  
ಯೂಯಮನುದ್ಯತಾ ಇತಿ ಯದಿ ದೃಶ್ಯತೇ ತರ್ಹಿ ತಸ್ಮಾದ್  
ದೃಢವಿಶ್ವಾಸಾದ್ ಯುಷ್ಮಾಕಂ ಲಜ್ಜಾ ಜನಿಷ್ಯತ ಇತ್ಯಸ್ಮಾಭಿ ನ  
ವಕ್ತವ್ಯಂ ಕಿನ್ತ್ವಸ್ಮಾಕಮೇವ ಲಜ್ಜಾ ಜನಿಷ್ಯತೇ | 5 ಅತಃ ಪ್ರಾಕ್  
ಪ್ರತಿಜ್ಞಾತಂ ಯುಷ್ಮಾಕಂ ದಾನಂ ಯತ್ ಸಂಚಿತಂ ಭವೇತ್ ತಚ್ಚ ಯದ್  
ಗ್ರಾಹಕತಾಯಾಃ ಫಲಮ್ ಅಭೂತ್ವಾ ದಾನಶೀಲತಾಯಾ ಏವ ಫಲಂ  
ಭವೇತ್ ತದರ್ಥಂ ಮಮಾಗ್ರೇ ಗಮನಾಯ ತತ್ಸಂಚಯನಾಯ ಚ ತಾನ್  
ಭ್ರಾತೃನ್ ಆದೇಷ್ಟುಮಹಂ ಪ್ರಯೋಜನಮ್ ಅಮನ್ಯೇ | 6 ಅಪರಮಪಿ  
ವ್ಯಾಹರಾಮಿ ಕೇನಚಿತ್ ಕ್ಷುದ್ರಭಾವೇನ ಬೀಜೇಷೂಪ್ತೇಷು ಸ್ವಲ್ಪಾನಿ  
ಶಸ್ಯಾನಿ ಕರ್ತಿಸ್ಯಂತೇ, ಕಿಇ ಕೇನಚಿದ್ ಬಹುದಭವೇನ ಬೀಜೇಷೂಪ್ತೇಷು  
ಬಹೂನಿ ಶಸ್ಯಾನಿ ಕರ್ತಿಸ್ಯಂತೇ | 7 ಏಕೈಕೇನ ಸ್ವಮನಸಿ ಯಥಾ  
ನಿಶ್ಚೀಯತೇ ತಥೈವ ದೀಯತಾಂ ಕೇನಾಪಿ ಕಾತರೇಣ ಭೀತೇನ ವಾ ನ  
ದೀಯತಾಂ ಯತ ಈಶ್ವರೋ ಹೃಷ್ಣಮಾನಸೇ ದಾತರಿ ಪ್ರೀಯತೇ |  
8 ಅಪರಮ್ ಈಶ್ವರೋ ಯುಷ್ಮಾನ್ ಪ್ರತಿ ಸರ್ವವಿಧಂ ಬಹುಪ್ರದಂ  
ಪ್ರಸಾದಂ ಪ್ರಕಾಶಯಿತುಮ್ ಅರ್ಹತಿ ತೇನ ಯೂಯಂ ಸರ್ವವಿಷಯೇ  
ಯಥೇಷ್ಟಂ ಪ್ರಾಪ್ಯ ಸರ್ವೇಣ ಸತ್ಕರ್ಮಣಾ ಬಹುಫಲವನ್ನೋ ಭವಿಷ್ಯಥ |

9 ಏತಸ್ಮಿನ್ ಲಿಖಿತಮಾಸ್ತೇ, ಯಥಾ, ವ್ಯಯತೇ ಸ ಜನೋ ರಾಯಂ  
ದುರ್ಗತೇಭ್ಯೋ ದದಾತಿ ಚ | ನಿತ್ಯಸ್ಥಾಯೀ ಚ ತದ್ಧರ್ಮಃ (aiṛṇ 9165)  
10 ಬೀಜಂ ಭೇಜನೀಯಮ್ ಅನ್ನಂ ವಪ್ರೇ ಯೇನ ವಿಶ್ರಾಣ್ಯತೇ ಸ  
ಯುಷ್ಮಭ್ಯಮ್ ಅಪಿ ಬೀಜಂ ವಿಶ್ರಾಣ್ಯ ಬಹುಲೀಕರಿಷ್ಯತಿ ಯುಷ್ಮಾಕಂ  
ಧರ್ಮಫಲಾನಿ ವರ್ಧಯಿಷ್ಯತಿ ಚ | 11 ತೇನ ಸರ್ವವಿಷಯೇ  
ಸಧನೀಭೂತೈ ಯುಷ್ಮಾಭಿಃ ಸರ್ವವಿಷಯೇ ದಾನಶೀಲತಾಯಾಂ  
ಪ್ರಕಾಶಿತಾಯಾಮ್ ಅಸ್ಮಾಭಿರೀಶ್ವರಸ್ಯ ಧನ್ಯವಾದಃ ಸಾಧಯಿಷ್ಯತೇ |  
12 ಏತಯೋಪಕಾರಸೇವಯಾ ಪವಿತ್ರಲೋಕಾನಾಮ್ ಅರ್ಥಾಭಾವಸ್ಯ  
ಪ್ರತೀಕಾರೋ ಜಾಯತ ಇತಿ ಕೇವಲಂ ನಹಿ ಕಿನ್ವೀಶ್ವರಸ್ಯ  
ಧನ್ಯವಾದೋಽಪಿ ಬಾಹುಲ್ಯೇನೋತ್ಪಾದ್ಯತೇ | 13 ಯತ ಏತಸ್ಮಾದ್  
ಉಪಕಾರಕರಣಾದ್ ಯುಷ್ಮಾಕಂ ಪರೀಕ್ಷಿತತ್ವಂ ಬುದ್ಧ್ವಾ ಬಹುಭಿಃ  
ಖ್ರೀಷ್ಟಸುಸಂವಾದಾಜ್ಞೀಕರಣೇ ಯುಷ್ಮಾಕಮ್ ಆಜ್ಞಾಗ್ರಾಹಿತ್ವಾತ್  
ತದ್ಭಾಗೀತ್ವೇ ಚ ತಾನ್ ಅಪರಾಂಶ್ಚ ಪ್ರತಿ ಯುಷ್ಮಾಕಂ ದಾತೃತ್ವಾದ್  
ಈಶ್ವರಸ್ಯ ಧನ್ಯವಾದಃ ಕಾರಿಷ್ಯತೇ, 14 ಯುಷ್ಮದರ್ಥಂ ಪ್ರಾರ್ಥನಾಂ  
ಕೃತ್ವಾ ಚ ಯುಷ್ಮಾಸ್ತೀಶ್ವರಸ್ಯ ಗರಿಷ್ಠಾನುಗ್ರಹಾದ್ ಯುಷ್ಮಾಸು ತೈಃ ಪ್ರೇಮ  
ಕಾರಿಷ್ಯತೇ | 15 ಅಪರಮ್ ಈಶ್ವರಸ್ಯಾನಿರ್ವಚನೀಯದಾನಾತ್ ಸ  
ಧನ್ಯೋ ಭೂಯಾತ್ |

**10** ಯುಷ್ಮತ್ಪ್ರತ್ಯಕ್ಷೇ ನಮಃ ಕಿನ್ತು ಪರೋಕ್ಷೇ ಪ್ರಗಲ್ಭಃ ಪೌಲೋಽಹಂ  
ಖ್ರೀಷ್ಟಸ್ಯ ಕ್ಷಾನ್ಯಾ ವಿನೀತ್ಯಾ ಚ ಯುಷ್ಮಾನ್ ಪ್ರಾರ್ಥಯೇ | 2  
ಮಮ ಪ್ರಾರ್ಥನೀಯಮಿದಂ ವಯಂ ಯೈಃ ಶಾರೀರಿಕಾಚಾರಿಣೋ  
ಮನ್ಯಾಮಹೇ ತಾನ್ ಪ್ರತಿ ಯಾಂ ಪ್ರಗಲ್ಭತಾಂ ಪ್ರಕಾಶಯಿತುಂ  
ನಿಶ್ಚಿನೋಮಿ ಸಾ ಪ್ರಗಲ್ಭತಾ ಸಮಾಗತೇನ ಮಯಾಚರಿತವ್ಯಾ ನ  
ಭವತು | 3 ಯತಃ ಶರೀರೇ ಚರನ್ತೋಽಪಿ ವಯಂ ಶಾರೀರಿಕಂ  
ಯುದ್ಧಂ ನ ಕುರ್ಮಃ | 4 ಅಸ್ಮಾಕಂ ಯುದ್ಧಾಸ್ತ್ರಾಣಿ ಚ ನ ಶಾರೀರಿಕಾನಿ  
ಕಿನ್ವೀಶ್ವರೇಣ ದುರ್ಗಭಿಃನಾಯ ಪ್ರಬಲಾನಿ ಭವಂತಿ, 5 ತೈಶ್ಚ  
ವಯಂ ವಿತರ್ಕಾನ್ ಈಶ್ವರೀಯತತ್ತ್ವಜ್ಞಾನಸ್ಯ ಪ್ರತಿಬಂಧಿಕಾಂ ಸರ್ವಾಂ  
ಚಿತ್ತಸಮುನ್ನತಿಞ್ಚ ನಿಪಾತಯಾಮಃ ಸರ್ವಸಜ್ಜಲ್ಪಞ್ಚ ಬಂದಿನಂ ಕೃತ್ವಾ  
ಖ್ರೀಷ್ಟಸ್ಯಾಜ್ಞಾಗ್ರಾಹಿಣಂ ಕುರ್ಮಃ, 6 ಯುಷ್ಮಾಕಮ್ ಆಜ್ಞಾಗ್ರಾಹಿತ್ವೇ  
ಸಿದ್ಧೇ ಸತಿ ಸರ್ವಸ್ಯಾಜ್ಞಾಲಜ್ಞನಸ್ಯ ಪ್ರತೀಕಾರಂ ಕರ್ತುಮ್ ಉದ್ಯತಾ

ಆಸ್ಮಹೇ ಚ | 7 ಯದ್ ದೃಷ್ಟಿಗೋಚರಂ ತದ್ ಯುಷ್ಮಾಭಿ ದೃಶ್ಯತಾಂ |  
 ಅಹಂ ಖ್ರೀಷ್ಟಸ್ಯ ಲೋಕ ಇತಿ ಸ್ವಮನಸಿ ಯೇನ ವಿಜ್ಞಾಯತೇ ಸ  
 ಯಥಾ ಖ್ರೀಷ್ಟಸ್ಯ ಭವತಿ ವಯಮ್ ಅಪಿ ತಥಾ ಖ್ರೀಷ್ಟಸ್ಯ ಭವಾಮು  
 ಇತಿ ಪುನರ್ವಿವಿಚ್ಯ ತೇನ ಬುದ್ಧತಾಂ | 8 ಯುಷ್ಮಾಕಂ ನಿಪಾತಾಯ  
 ತನ್ನಹಿ ಕಿನ್ನು ನಿಷಾಯೈ ಪ್ರಭುನಾ ದತ್ತಂ ಯದಸ್ಮಾಕಂ ಸಾಮರ್ಥ್ಯಂ  
 ತೇನ ಯದ್ಯಪಿ ಕಿಣ್ಣಿದ್ ಅಧಿಕಂ ಶ್ಲಾಘೇ ತಥಾಪಿ ತಸ್ಮಾನ್ನ ತ್ರಪಿಷ್ಠೇ |  
 9 ಅಹಂ ಪತ್ರೈ ಯುಷ್ಮಾನ್ ತ್ರಾಸಯಾಮಿ ಯುಷ್ಮಾಭಿರೇತನ್ನ  
 ಮನ್ಯತಾಂ | 10 ತಸ್ಯ ಪತ್ರಾಣಿ ಗುರುತರಾಣಿ ಪ್ರಬಲಾನಿ ಚ ಭವನ್ತಿ  
 ಕಿನ್ನು ತಸ್ಯ ಶಾರೀರಸಾಕ್ಷಾತ್ಕಾರೋ ದುರ್ಬಲ ಆಲಾಪಶ್ಚ ತುಚ್ಛನೀಯ  
 ಇತಿ ಕೈಶ್ಚಿದ್ ಉಚ್ಯತೇ | 11 ಕಿನ್ನು ಪರೋಕ್ಷೇ ಪತ್ರೈ ಭಾಷಮಾಣಾ  
 ವಯಂ ಯಾದೃಶಾಃ ಪ್ರಕಾಶಾಮಹೇ ಪ್ರತ್ಯಕ್ಷೇ ಕರ್ಮ ಕುರ್ವನ್ಮೋಽಪಿ  
 ತಾದೃಶಾ ಏವ ಪ್ರಕಾಶಿಷ್ಯಾಮಹೇ ತತ್ ತಾದೃಶೇನ ವಾಚಾಲೇನ  
 ಜ್ಞಾಯತಾಂ | 12 ಸ್ವಪ್ರಶಂಸಕಾನಾಂ ಕೇಷಾಂಜ್ಞೆನ್ಮಧ್ಯೇ ಸ್ವಾನ್ ಗಣಯಿತುಂ  
 ತೈಃ ಸ್ವಾನ್ ಉಪಮಾತುಂ ವಾ ವಯಂ ಪ್ರಗಲ್ಭಾ ನ ಭವಾಮಃ, ಯತಸ್ತೇ  
 ಸ್ವಪರಿಮಾಣೇನ ಸ್ವಾನ್ ಪರಿಮಿಮತೇ ಸ್ವೈಶ್ಚ ಸ್ವಾನ್ ಉಪಮಿಭತೇ  
 ತಸ್ಮಾತ್ ನಿಬ್ಬೋಧಾ ಭವನ್ತಿ ಚ | 13 ವಯಮ್ ಅಪರಿಮಿತೇನ ನ  
 ಶ್ಲಾಘಿಷ್ಯಾಮಹೇ ಕಿನ್ವೀಶ್ವರೇಣ ಸ್ವರಜ್ಞ್ವ ಯುಷ್ಮದ್ದೇಶಗಾಮಿ ಯತ್  
 ಪರಿಮಾಣಮ್ ಅಸ್ಮದರ್ಥಂ ನಿರೂಪಿತಂ ತೇನೈವ ಶ್ಲಾಘಿಷ್ಯಾಮಹೇ |  
 14 ಯುಷ್ಮಾಕಂ ದೇಶೋಽಸ್ಮಾಭಿರಗನ್ತವ್ಯಸ್ತಸ್ಮಾದ್ ವಯಂ ಸ್ವಸೀಮಾಮ್  
 ಉಲ್ಲಜ್ಞಾಮಹೇ ತನ್ನಹಿ ಯತಃ ಖ್ರೀಷ್ಟಸ್ಯ ಸುಸಂವಾದೇನಾಪರೇಷಾಂ  
 ಪ್ರಾಗ್ ವಯಮೇವ ಯುಷ್ಮಾನ್ ಪ್ರಾಪ್ತವನ್ಃ | 15 ವಯಂ  
 ಸ್ವಸೀಮಾಮ್ ಉಲ್ಲಜ್ಞ್ವ ಪರಕ್ಷೇತ್ರೇಣ ಶ್ಲಾಘಾಮಹೇ ತನ್ನಹಿ, ಕಿಣ್ಣ  
 ಯುಷ್ಮಾಕಂ ವಿಶ್ವಾಸೇ ವೃದ್ಧಿಂ ಗತೇ ಯುಷ್ಮದ್ದೇಶೋಽಸ್ಮಾಕಂ ಸೀಮಾ  
 ಯುಷ್ಮಾಭಿದೀರ್ಘಂ ವಿಸ್ತಾರಯಿಷ್ಯತೇ, 16 ತೇನ ವಯಂ ಯುಷ್ಮಾಕಂ  
 ಪಶ್ಚಿಮದಿಕ್ಸೇಷು ಸ್ಥಾನೇಷು ಸುಸಂವಾದಂ ಘೋಷಯಿಷ್ಯಾಮಃ,  
 ಇತ್ಥಂ ಪರಸೀಮಾಯಾಂ ಪರೇಣ ಯತ್ ಪರಿಷ್ಕೃತಂ ತೇನ ನ  
 ಶ್ಲಾಘಿಷ್ಯಾಮಹೇ | 17 ಯಃ ಕಶ್ಚಿತ್ ಶ್ಲಾಘಾಮಾನಃ ಸ್ಯಾತ್ ಶ್ಲಾಘತಾಂ  
 ಪ್ರಭುನಾ ಸ ಹಿ | 18 ಸ್ವೇನ ಯಃ ಪ್ರಶಂಸ್ಯತೇ ಸ ಪರೀಕ್ಷಿತೋ ನಹಿ ಕಿನ್ನು  
 ಪ್ರಭುನಾ ಯಃ ಪ್ರಶಂಸ್ಯತೇ ಸ ಏವ ಪರೀಕ್ಷಿತಃ |

**11** ಯೂಯಂ ಮಮಾಜ್ಞಾನತಾಂ ಕ್ಷಣಂ ಯಾವತ್ ಸೋಡುಮ್  
 ಅರ್ಹಥ, ಅತಃ ಸಾ ಯುಷ್ಮಾಭಿಃ ಸಹ್ಯತಾಂ | 2 ಈಶ್ವರೇ  
 ಮಮಾಸಕ್ತತ್ವಾದ್ ಅಹಂ ಯುಷ್ಮಾನಧಿ ತಪೇ ಯಸ್ಮಾತ್ ಸತೀಂ  
 ಕನ್ಯಾಮಿವ ಯುಷ್ಮಾನ್ ಏಕಸ್ಮಿನ್ ವರೇರ್ಥತಃ ಖ್ರೀಷ್ಟೇ  
 ಸಮರ್ಪಯಿತುಮ್ ಅಹಂ ವಾಗ್ದಾನಮ್ ಅಕಾರ್ಷಂ | 3 ಕಿನ್ನು  
 ಸರ್ಪೇಣ ಸ್ವಖಲತಯಾ ಯದ್ವದ್ ಹವಾ ವಜ್ರಯಾ ಇಕೇ ತದ್ವತ್  
 ಖ್ರೀಷ್ಟಂ ಪ್ರತಿ ಸತೀತ್ವಾದ್ ಯುಷ್ಮಾಕಂ ಭ್ರಂಶಃ ಸಮ್ಭವಿಷ್ಯತಿತಿ  
 ಬಿಭೇಮಿ | 4 ಅಸ್ಮಾಭಿರನಾಖ್ಯಾಪಿತೋಽಪರಃ ಕಶ್ಚಿದ್ ಯೀಶು ಯದಿ  
 ಕೇನಚಿದ್ ಆಗನ್ನುಕೇನಾಖ್ಯಾಪ್ಯತೇ ಯುಷ್ಮಾಭಿಃ ಪ್ರಾಗಲಭ್ಯ ಆತ್ಮಾ ವಾ  
 ಯದಿ ಲಭ್ಯತೇ ಪ್ರಾಗಗೃಹೀತಃ ಸುಸಂವಾದೋ ವಾ ಯದಿ ಗೃಹ್ಯತೇ  
 ತರ್ಹಿ ಮನ್ಯೇ ಯೂಯಂ ಸಮ್ಯಕ್ ಸಹಿಷ್ಯಧ್ವೇ | 5 ಕಿನ್ನು ಮುಖ್ಯೇಭ್ಯಃ  
 ಪ್ರೇರಿತೇಭ್ಯೋಽಹಂ ಕೇನಚಿತ್ ಪ್ರಕಾರೇಣ ನ್ಯೂನೋ ನಾಸ್ಮೀತಿ  
 ಬುದ್ಧೇ | 6 ಮಮ ವಾಕ್ಪಟುತಾಯಾ ನ್ಯೂನತ್ವೇ ಸತ್ಯಪಿ ಜ್ಞಾನಸ್ಯ  
 ನ್ಯೂನತ್ವಂ ನಾಸ್ತಿ ಕಿನ್ನು ಸರ್ವವಿಷಯೇ ವಯಂ ಯುಷ್ಮದ್ಗೋಚರೇ  
 ಪ್ರಕಾಶಾಮಹೇ | 7 ಯುಷ್ಮಾಕಮ್ ಉನ್ನತ್ಯೈ ಮಯಾ ನಮೃತಾಂ  
 ಸ್ವೀಕೃತ್ಯೇಶ್ವರಸ್ಯ ಸುಸಂವಾದೋ ವಿನಾ ವೇತನಂ ಯುಷ್ಮಾಕಂ ಮಧ್ಯೇ  
 ಯದ್ ಅಘೋಷ್ಯತ ತೇನ ಮಯಾ ಕಿಂ ಪಾಪಮ್ ಅಕಾರಿ? 8  
 ಯುಷ್ಮಾಕಂ ಸೇವನಾಯಾಹಮ್ ಅನ್ಯಸಮಿತಿಭ್ಯೋ ಭೃತಿ ಗೃಹ್ಲನ್  
 ಧನಮಪಹೃತವಾನ್, 9 ಯದಾ ಚ ಯುಷ್ಮನ್ಮದ್ಯೇಽವತರ್ತೇ ತದಾ  
 ಮಮಾರ್ಥಭಾವೇ ಜಾತೇ ಯುಷ್ಮಾಕಂ ಕೋಽಪಿ ಮಯಾ ನ ಪೀಡಿತಃ;  
 ಯತೋ ಮಮ ಸೋಽರ್ಥಭಾವೋ ಮಾಕಿದನಿಯಾದೇಶಾದ್ ಆಗತ್ಯೈ  
 ಭ್ರಾತೃಭಿ ನೃವಾರ್ಯುತ, ಇತ್ಥಮಹಂ ಕ್ಯಾಪಿ ವಿಷಯೇ ಯಥಾ  
 ಯುಷ್ಮಾಸು ಭಾರೋ ನ ಭವಾಮಿ ತಥಾ ಮಯಾತ್ಮರಕ್ಷಾ ಕೃತಾ  
 ಕರ್ತೃವ್ಯಾ ಚ | 10 ಖ್ರೀಷ್ಟಸ್ಯ ಸತ್ಯತಾ ಯದಿ ಮಯಿ ತಿಷ್ಠತಿ ತರ್ಹಿ  
 ಮಮೈಷಾ ಶ್ಲಾಘಾ ನಿಖಿಲಾಖಾಯಾದೇಶೇ ಕೇನಾಪಿ ನ ರೋತ್ಸ್ಯತೇ |  
 11 ಏತಸ್ಯ ಕಾರಣಂ ಕಿಂ? ಯುಷ್ಮಾಸು ಮಮ ಪ್ರೇಮ ನಾಸ್ತೇತತ್ ಕಿಂ  
 ತತ್ಕಾರಣಂ? ತದ್ ಈಶ್ವರೋ ವೇತ್ತಿ | 12 ಯೇ ಛಿದ್ರಮನ್ವಿಷ್ಯನ್ನಿ ತೇ  
 ಯತ್ ಕಿಮಪಿ ಛಿದ್ರಂ ನ ಲಭಂತೇ ತದರ್ಥಮೇವ ತತ್ ಕರ್ಮ  
 ಮಯಾ ಕ್ರಿಯತೇ ಕಾರಿಷ್ಯತೇ ಚ ತಸ್ಮಾತ್ ತೇ ಯೇನ ಶ್ಲಾಘಂತೇ

ತೇನಾಸ್ಮಾಕಂ ಸಮಾನಾ ಭವಿಷ್ಯಂತಿ | 13 ತಾದೃಶಾ ಭಾಕ್ತಪ್ರೇರಿತಾಃ  
 ಪ್ರವಿಷ್ಟಾಃ ಕಾರವೋ ಭೂತ್ವಾ ಖ್ರೀಷ್ಟಸ್ಯ ಪ್ರೇರಿತಾನಾಂ ವೇಶಂ  
 ಧಾರಯಂತಿ | 14 ತಚ್ಚಾಶ್ಚರ್ಯ್ಯಂ ನಹಿ; ಯತಃ ಸ್ವಯಂ ಶಯತಾನಪಿ  
 ತೇಜಸ್ವಿದೂತಸ್ಯ ವೇಶಂ ಧಾರಯತಿ, 15 ತತಸ್ತಸ್ಯ ಪರಿಚಾರಕಾ ಅಪಿ  
 ಧರ್ಮಪರಿಚಾರಕಾಣಾಂ ವೇಶಂ ಧಾರಯಂತೀತ್ಯದ್ಭುತಂ ನಹಿ; ಕಿನ್ನು  
 ತೇಷಾಂ ಕರ್ಮಾಣಿ ಯಾದೃಶಾನಿ ಫಲಾನ್ಯಪಿ ತಾದೃಶಾನಿ ಭವಿಷ್ಯಂತಿ |  
 16 ಅಹಂ ಪುನ ವರ್ಧಾಮಿ ಕೋಽಪಿ ಮಾಂ ನಿರ್ದೋಷಂ ನ  
 ಮನ್ಯತಾಂ ಕಿಂಚ್ಚ ಯದ್ಯಪಿ ನಿರ್ದೋಷೋ ಭವೇಯಂ ತಥಾಪಿ  
 ಯೂಯಂ ನಿರ್ದೋಷಮಿವ ಮಾಮನುಗೃಹ್ಯ ಕ್ಷಣೈಕಂ ಯಾವತ್  
 ಮಮಾತ್ಮಶ್ಲಾಘಾಮ್ ಅನುಜಾನೀತ | 17 ಏತಸ್ಯಾಃ ಶ್ಲಾಘಾಯಾ  
 ನಿಮಿತ್ತಂ ಮಯಾ ಯತ್ ಕಥಿತವ್ಯಂ ತತ್ ಪ್ರಭುನಾದಿಷ್ಟೇನೇವ  
 ಕಥ್ಯತೇ ತನ್ನಹಿ ಕಿನ್ನು ನಿರ್ದೋಷೋನೇವ | 18 ಅಪರೇ ಬಹವಃ  
 ಶಾರೀರಿಕಶ್ಲಾಘಾಂ ಕುರ್ವತೇ ತಸ್ಮಾದ್ ಅಹಮಪಿ ಶ್ಲಾಘೀಷ್ಯೇ | 19  
 ಬುದ್ಧಿಮನ್ನೋ ಯೂಯಂ ಸುಖೇನ ನಿರ್ದೋಷಾನಾಮ್ ಆಚಾರಂ  
 ಸಹಧ್ಯೇ | 20 ಕೋಽಪಿ ಯದಿ ಯುಷ್ಮಾನ್ ದಾಸಾನ್ ಕರೋತಿ ಯದಿ  
 ವಾ ಯುಷ್ಮಾಕಂ ಸರ್ವಸ್ವಂ ಗ್ರಸತಿ ಯದಿ ವಾ ಯುಷ್ಮಾನ್ ಹರತಿ ಯದಿ  
 ವಾತ್ಮಾಭಿಮಾನೀ ಭವತಿ ಯದಿ ವಾ ಯುಷ್ಮಾಕಂ ಕಪೋಲಮ್  
 ಆಹಂತಿ ತರ್ಹಿ ತದಪಿ ಯೂಯಂ ಸಹಧ್ಯೇ | 21 ದೌರ್ಬಲ್ಯಾದ್  
 ಯುಷ್ಮಾಭಿರವಮಾನಿತಾ ಇವ ವಯಂ ಭಾಷಾಮಹೇ, ಕಿನ್ತ್ವಪರಸ್ಯ  
 ಕಸ್ಯಚಿತ್ ಯೇನ ಪ್ರಗಲ್ಭತಾ ಜಾಯತೇ ತೇನ ಮಮಾಪಿ ಪ್ರಗಲ್ಭತಾ  
 ಜಾಯತ ಇತಿ ನಿರ್ದೋಷೋನೇವ ಮಯಾ ವಕ್ತವ್ಯಂ | 22 ತೇ ಕಿಮ್  
 ಇಬ್ರಿಲೋಕಾಃ? ಅಹಮಪೀಬ್ರೀ | ತೇ ಕಿಮ್ ಇಸ್ರಾಯೇಲೀಯಾಃ?  
 ಅಹಮಪೀಸ್ರಾಯೇಲೀಯಃ | ತೇ ಕಿಮ್ ಇಬ್ರಾಹೀಮೋ ವಂಶಾಃ?  
 ಅಹಮಪೀಬ್ರಾಹೀಮೋ ವಂಶಃ | 23 ತೇ ಕಿಂ ಖ್ರೀಷ್ಟಸ್ಯ  
 ಪರಿಚಾರಕಾಃ? ಅಹಂ ತೇಭ್ಯೋಽಪಿ ತಸ್ಯ ಮಹಾಪರಿಚಾರಕಃ; ಕಿನ್ನು  
 ನಿರ್ದೋಷ ಇವ ಭಾಷೇ, ತೇಭ್ಯೋಽಪ್ಯಹಂ ಬಹುಪರಿಶ್ರಮೇ  
 ಬಹುಪ್ರಹಾರೇ ಬಹುವಾರಂ ಕಾರಾಯಾಂ ಬಹುವಾರಂ  
 ಪ್ರಾಣನಾಶಸಂಶಯೇ ಚ ಪತಿತವಾನ್ | 24 ಯಿಹೂದೀಯೈರಹಂ  
 ಪಿಷ್ಟಕೃತ್ ಊನಚತ್ವಾರಿಂಶತ್ಪ್ರಹಾರೈರಾಹತಸ್ತ್ರಿವೇತ್ರಾಘಾತಮ್



ಏಕಕೃತ್ವಃ ಪ್ರಸ್ತರಾಘಾತಙ್ಗ ಪ್ರಪ್ತವಾನ್ | 25 ವಾರತ್ರಯಂ  
 ಪೋತಭಙ್ಗನೇನ ಕ್ಲಿಷ್ಟೋಽಹಮ್ ಅಗಾಧಸಲಿಲೇ ದಿನಮೇಕಂ  
 ರಾತ್ರಿಮೇಕಾಙ್ಗ ಯಾಪಿತವಾನ್ | 26 ಬಹುವಾರಂ ಯಾತ್ರಾಭಿ  
 ನ್ನದೀನಾಂ ಸಜ್ಜಟೈ ದ್ವಿಸ್ತಾನಾಂ ಸಜ್ಜಟೈಃ ಸ್ವಜಾತೀಯಾನಾಂ ಸಜ್ಜಟೈ  
 ಭಿನ್ನಜಾತೀಯಾನಾಂ ಸಜ್ಜಟೈ ನ್ನಗರಸ್ಯ ಸಜ್ಜಟೈ ಮ್ನರುಭೂಮೇಃ  
 ಸಜ್ಜಟೈ ಸಾಗರಸ್ಯ ಸಜ್ಜಟೈ ಭಾಕ್ತಭ್ರಾತೃಣಾಂ ಸಜ್ಜಟೈಶ್ಚ 27  
 ಪರಿಶ್ರಮಕ್ಲೇಶಾಭ್ಯಾಂ ವಾರಂ ವಾರಂ ಜಾಗರಣೇನ ಕ್ಷುಧಾತ್ಮಷ್ಣಾಭ್ಯಾಂ  
 ಬಹುವಾರಂ ನಿರಾಹಾರೇಣ ಶೀತನಗ್ನತಾಭ್ಯಾಙ್ಗಾಹಂ ಕಾಲಂ  
 ಯಾಪಿತವಾನ್ | 28 ತಾದ್ಯಶಂ ನೈಮಿತ್ತಿಕಂ ದುಃಖಂ ವಿನಾಹಂ  
 ಪ್ರತಿದಿನಮ್ ಆಕುಲೋ ಭವಾಮಿ ಸರ್ವಾಸಾಂ ಸಮಿತೀನಾಂ ಚಿಂತಾ ಚ  
 ಮಯಿ ವರ್ತತೇ | 29 ಯೇನಾಹಂ ನ ದುರ್ಬಲೀಭವಾಮಿ ತಾದ್ಯಶಂ  
 ದೌರ್ಬಲ್ಯಂ ಕಃ ಪಾಪೋತಿ? 30 ಯದಿ ಮಯಾ ಶ್ಲಾಘಿತವ್ಯಂ ತರ್ಹಿ  
 ಸ್ವದುರ್ಬಲತಾಮಧಿ ಶ್ಲಾಘಿಷ್ಯೇ | 31 ಮಯಾ ಮೃಷಾವಾಕ್ಯಂ ನ ಕಥ್ಯತ  
 ಇತಿ ನಿತ್ಯಂ ಪ್ರಶಂಸನೀಯೋಽಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯ ತಾತ  
 ಈಶ್ವರೋ ಜಾನಾತಿ | (aiṛṇ 9165) 32 ದಮ್ಬೇಷಕನಗರೇಽರಿತಾರಾಜಸ್ಯ  
 ಕಾರ್ಯಾದ್ಯಕ್ಷೋ ಮಾಂ ಧರ್ತುಮ್ ಇಚ್ಛನ್ ಯದಾ ಸೈನ್ಯೈಸ್ತದ್  
 ದಮ್ಬೇಷಕನಗರಮ್ ಅರಕ್ಷಯತ್ 33 ತದಾಹಂ ಲೋಕೈಃ  
 ಪಿಟಕಮಧ್ಯೇ ಪ್ರಾಚೀರಗವಾಕ್ಷೇಣಾವರೋಹಿತಸ್ತಸ್ಯ ಕರಾತ್ ತ್ರಾಣಂ  
 ಪ್ರಾಪಂ |

**12** ಆತ್ಮಶ್ಲಾಘಾ ಮಮಾನುಪಯುಕ್ತಾ ಕಿನ್ತ್ವಹಂ ಪ್ರಭೋ  
 ದರ್ಶನಾದೇಶಾನಾಮ್ ಆಖ್ಯಾನಂ ಕಥಯಿತುಂ ಪ್ರವರ್ತೇ | 2  
 ಇತಶ್ಚತುರ್ಧಶವತ್ಸರೇಭ್ಯಃ ಪೂರ್ವ್ವಂ ಮಯಾ ಪರಿಚಿತ ಏಕೋ  
 ಜನಸ್ತುತೀಯಂ ಸ್ವರ್ಗಮನೀಯತ, ಸ ಸಶರೀರೇಣ ನೀಶರೀರೇಣ ವಾ  
 ತತ್ ಸ್ಥಾನಮನೀಯತ ತದಹಂ ನ ಜಾನಾಮಿ ಕಿನ್ತ್ವೇಶ್ವರೋ ಜಾನಾತಿ |  
 3 ಸ ಮಾನವಃ ಸ್ವರ್ಗಂ ನೀತಃ ಸನ್ ಅಕಥ್ಯಾನಿ ಮರ್ತ್ಯವಾಗತೀತಾನಿ ಚ  
 ವಾಕ್ಯಾನಿ ಶ್ರುತವಾನ್ | 4 ಕಿನ್ತು ತದಾನೀಂ ಸ ಸಶರೀರೋ  
 ನೀಶರೀರೋ ವಾಸೀತ್ ತನ್ಮಯಾ ನ ಜ್ಞಾಯತೇ ತದ್ ಈಶ್ವರೇಣೈವ  
 ಜ್ಞಾಯತೇ | 5 ತಮಧ್ಯಹಂ ಶ್ಲಾಘಿಷ್ಯೇ ಮಾಮಧಿ ನಾನೈನ ಕೇನಚಿದ್  
 ವಿಷಯೇಣ ಶ್ಲಾಘಿಷ್ಯೇ ಕೇವಲಂ ಸ್ವದೌರ್ಬಲ್ಯೇನ ಶ್ಲಾಘಿಷ್ಯೇ | 6

ಯದ್ಯಹಮ್ ಆತ್ಮಶ್ಲಾಘಾಂ ಕರ್ತುಮ್ ಇಚ್ಛೇಯಂ ತಥಾಪಿ ನಿಬ್ಬೋಧ  
ಇವ ನ ಭವಿಷ್ಯಾಮಿ ಯತಃ ಸತ್ಯಮೇವ ಕಥಯಿಷ್ಯಾಮಿ, ಕಿನ್ನು  
ಲೋಕಾ ಮಾಂ ಯಾದೃಶಂ ಪಶ್ಯನ್ತಿ ಮಮ ವಾಕ್ಯಂ ಶ್ರುತ್ವಾ ವಾ  
ಯಾದೃಶಂ ಮಾಂ ಮನ್ಯತೇ ತಸ್ಮಾತ್ ಶ್ರೇಷ್ಠಂ ಮಾಂ ಯನ್ನ  
ಗಣಯನ್ತಿ ತದರ್ಥಮಹಂ ತತೋ ವಿರಂಸ್ಯಾಮಿ | 7 ಅಪರಮ್  
ಉತ್ಕೃಷ್ಟದರ್ಶನಪ್ರಾಪ್ತೀತೋ ಯದಹಮ್ ಆತ್ಮಾಭಿಮಾನೀ ನ ಭವಾಮಿ  
ತದರ್ಥಂ ಶರೀರವೇಧಕಮ್ ಏಕಂ ಶೂಲಂ ಮಹ್ಯಮ್ ಅದಾಯಿ ತತ್  
ಮದೀಯಾತ್ಮಾಭಿಮಾನನಿವಾರಣಾರ್ಥಂ ಮಮ ತಾಡಯಿತಾ  
ಶಯತಾನೋ ದೂತಃ | 8 ಮತ್ತಸ್ತಸ್ಯ ಪ್ರಸ್ಥಾನಂ ಯಾಚಿತುಮಹಂ  
ತ್ರಿಸ್ತಮಧಿ ಪ್ರಭುಮುದ್ದಿಶ್ಯ ಪ್ರಾರ್ಥನಾಂ ಕೃತವಾನ್ | 9 ತತಃ ಸ  
ಮಾಮುಕ್ತವಾನ್ ಮಮಾನುಗ್ರಹಸ್ತವ ಸರ್ವಸಾಧಕಃ, ಯತೋ  
ದೌರ್ಬಲ್ಯಾತ್ ಮಮ ಶಕ್ತಿಃ ಪೂರ್ಣತಾಂ ಗಚ್ಛತೀತಿ | ಅತಃ ಖ್ರೀಷ್ಣಸ್ಯ  
ಶಕ್ತಿ ಯನ್ಮಾಮ್ ಆಶ್ರಯತಿ ತದರ್ಥಂ ಸ್ವದೌರ್ಬಲ್ಯೇನ  
ಮಮ ಶ್ಲಾಘನಂ ಸುಖದಂ | 10 ತಸ್ಮಾತ್ ಖ್ರೀಷ್ಣಹೇತೋ  
ದೌರ್ಬಲ್ಯನಿನ್ನಾದರಿದ್ರತಾವಿಪಕ್ಷತಾಕಷ್ಟಾದಿಷು ಸನ್ನುಷ್ಯಾಮ್ಯಹಂ |  
ಯದಾಹಂ ದುರ್ಬಲ್ಯೋಽಸ್ಮಿ ತದೈವ ಸಬಲೋ ಭವಾಮಿ | 11  
ಏತೇನಾತ್ಮಶ್ಲಾಘನೇನಾಹಂ ನಿಬ್ಬೋಧ ಇವಾಭವಂ ಕಿನ್ನು ಯೂಯಂ  
ತಸ್ಯ ಕಾರಣಂ ಯತೋ ಮಮ ಪ್ರಶಂಸಾ ಯುಷ್ಮಾಭಿರೇವ  
ಕರ್ತವ್ಯಾಸೀತ್ | ಯದ್ಯಪ್ಯಮ್ ಅಗಣ್ಯೋ ಭವೇಯಂ ತಥಾಪಿ  
ಮುಖ್ಯತಮೇಭ್ಯಃ ಪ್ರೇರಿತೇಭ್ಯಃ ಕೇನಾಪಿ ಪ್ರಕಾರೇಣ ನಾಹಂ  
ನ್ಯೂನೋಽಸ್ಮಿ | 12 ಸರ್ವಧಾದ್ಭುತಕ್ರಿಯಾಶಕ್ತಿಲಕ್ಷಣೈಃ ಪ್ರೇರಿತಸ್ಯ  
ಚಿಹ್ನಾನಿ ಯುಷ್ಮಾಕಂ ಮಧ್ಯೇ ಸಧೈರ್ಯುಂ ಮಯಾ ಪ್ರಕಾಶಿತಾನಿ | 13  
ಮಮ ಪಾಲನಾರ್ಥಂ ಯೂಯಂ ಮಯಾ ಭಾರಾಕ್ರಾನ್ತಾ  
ನಾಭವತ್ಯೈತದ್ ಏಕಂ ನ್ಯೂನತ್ವಂ ವಿನಾಪರಾಭ್ಯಃ ಸಮಿತಿಭ್ಯೋ  
ಯುಷ್ಮಾಕಂ ಕಿಂ ನ್ಯೂನತ್ವಂ ಜಾತಂ? ಅನೇನ ಮಮ ದೋಷಂ  
ಕ್ಷಮದ್ಧಂ | 14 ಪಶ್ಯತ ತೃತೀಯವಾರಂ ಯುಷ್ಮತ್ಸಮೀಪಂ  
ಗನ್ತುಮುದ್ಯತೋಽಸ್ಮಿ ತತ್ರಾಪ್ಯಹಂ ಯುಷ್ಮಾನ್ ಭಾರಾಕ್ರಾನ್ತಾನ್ ನ  
ಕರಿಷ್ಯಾಮಿ | ಯುಷ್ಮಾಕಂ ಸಮ್ಪತ್ತಿಮಹಂ ನ ಮೃಗಯೇ  
ಕಿನ್ನು ಯುಷ್ಮಾನೇವ, ಯತಃ ಪಿತೋಃ ಕೃತೇ ಸನ್ನಾನಾನಾಂ

ಧನಸಂಪಾದನೆಯು ಕ್ಷಮೆ ಕೊಡುವುದು ಕೃತಿಯು ಪಿತೃಯೋಃ  
ಧನಸಂಪಾದನೆಯು ಉಪಯುಕ್ತಃ | 15 ಅಪರಾಧಿಯು ಯುಷ್ಮಾಸು ಬಹು  
ಪ್ರಿಯಮಾಣೋಽಪ್ಯಹಂ ಯದಿ ಯುಷ್ಮತ್ಪೋಷ್ಯಂ ಪ್ರಮ ಲಭೇ  
ತಥಾಪಿ ಯುಷ್ಮಾಕಂ ಪ್ರಾಣರಕ್ಷಾರ್ಥಂ ಸಾನಂದಂ ಬಹು ವ್ಯಯಂ  
ಸರ್ವವ್ಯಯಂ ಕರಿಷ್ಯಾಮಿ | 16 ಯೂಯಂ ಮಯಾ ಕಿಂಚಿದಪಿ ನ  
ಭಾರಾಕ್ರಾಂತಾ ಇತಿ ಸತ್ಯಂ, ಕಿಂತ್ವಹಂ ಧೂರ್ತಃ ಸನ್ ಛಲೇನ ಯುಷ್ಮಾನ್  
ವಚ್ಛೇತವಾನ್ ಏತತ್ ಕಿಂ ಕೇನಚಿದ್ ವಕ್ತವ್ಯಂ? 17 ಯುಷ್ಮತ್ಸಮೀಪಂ  
ಮಯಾ ಯೇ ಲೋಕಾಃ ಪ್ರಹಿತಾಸ್ತೇಷಾಮೇಕೇನ ಕಿಂ ಮಮ  
ಕೋಽಪ್ಯರ್ಥಲಾಭೋ ಜಾತಃ? 18 ಅಹಂ ತೀತಂ ವಿನೀಯ ತೇನ  
ಸಾರ್ಥಂ ಭ್ರಾತರಮೇಕಂ ಪ್ರೇಷಿತವಾನ್ ಯುಷ್ಮತ್ಸಮೀಪೇನ ಕಿಮ್  
ಅರ್ಥೋ ಲಭಃ? ಏಕಸ್ಮಿನ್ ಭಾವ ಏಕಸ್ಯ ಪದಚಿಹ್ನೇಷು ಚಾವಾಂ ಕಿಂ  
ನ ಚರಿತವನ್ತಾ? 19 ಯುಷ್ಮಾಕಂ ಸಮೀಪೇ ವಯಂ ಪುನ  
ದೋಷಕ್ಷಾಲನಕಥಾಂ ಕಥಯಾಮ ಇತಿ ಕಿಂ ಬುದ್ಧ್ಯಧೇ? ಹೇ  
ಪ್ರಿಯತಮಾಃ, ಯುಷ್ಮಾಕಂ ನಿಷ್ಕಾರ್ಥಂ ವಯಮೀಶ್ವರಸ್ಯ  
ಸಮಕ್ಷಂ ಖ್ರೀಷ್ಟೇನ ಸರ್ವಾಣ್ಯೇತಾನಿ ಕಥಯಾಮಃ | 20 ಅಹಂ  
ಯದಾಗಮಿಷ್ಯಾಮಿ, ತದಾ ಯುಷ್ಮಾನ್ ಯಾದೃಶಾನ್ ದ್ರಷ್ಟುಂ  
ನೇಚ್ಛಾಮಿ ತಾದೃಶಾನ್ ದ್ರಕ್ಷ್ಯಾಮಿ, ಯೂಯಮಪಿ ಮಾಂ ಯಾದೃಶಂ  
ದ್ರಷ್ಟುಂ ನೇಚ್ಛಥಿ ತಾದೃಶಂ ದ್ರಕ್ಷ್ಯಥ, ಯುಷ್ಮನ್ಮದ್ಯೇ ವಿವಾದ ಈರ್ಷ್ಯಾ  
ಕ್ರೋಧೋ ವಿಪಕ್ಷತಾ ಪರಾಪವಾದಃ ಕರ್ಣೇಜಪನಂ ದರ್ಪಃ  
ಕಲಹಶ್ಚೈತೇ ಭವಿಷ್ಯಂತಿ; 21 ತೇನಾಹಂ ಯುಷ್ಮತ್ಸಮೀಪಂ ಪುನರಾಗತ್ಯ  
ಮದೀಯೇಶ್ವರೇಣ ನಮಯಿಷ್ಯೇ, ಪೂರ್ವಂ ಕೃತಪಾಪಾನ್ ಲೋಕಾನ್  
ಸ್ವೀಯಾಶುಚಿತಾವೇಶ್ಯಾಗಮನಲಮ್ಪಟತಾಚರಣಾದ್ ಅನುತಾಪಮ್  
ಅಕೃತವನ್ನೋ ದೃಷ್ಟ್ವಾ ಚ ತಾನಧಿ ಮಮ ಶೋಕೋ ಜನಿಷ್ಯತ ಇತಿ  
ಬಿಭೇಮಿ |

**13** ಏತತ್ಪ್ರತೀಯವಾರಮ್ ಅಹಂ ಯುಷ್ಮತ್ಸಮೀಪಂ ಗಚ್ಛಾಮಿ ತೇನ  
ಸರ್ವಾ ಕಥಾ ದ್ವಯೋಸ್ತ್ರಯಾಣಾಂ ವಾ ಸಾಕ್ಷಿಣಾಂ ಮುಖೇನ  
ನಿಶ್ಚೇಷ್ಯತೇ | 2 ಪೂರ್ವಂ ಯೇ ಕೃತಪಾಪಾಸ್ತೇಭ್ಯೋಽನ್ಯೇಭ್ಯಶ್ಚ  
ಸರ್ವೇಭ್ಯೋ ಮಯಾ ಪೂರ್ವಂ ಕಥಿತಂ, ಪುನರಪಿ  
ವಿದ್ಯಮಾನೇನೇವೇದಾನೀಮ್ ಅವಿದ್ಯಮಾನೇನ ಮಯಾ ಕಥ್ಯತೇ,

ಯದಾ ಪುನರಾಗಮಿಷ್ಯಾಮಿ ತದಾಹಂ ನ ಕ್ಷಮಿಷ್ಯೇ | 3 ಖ್ರೀಷ್ಣೋ  
ಮಯಾ ಕಥಾಂ ಕಥಯತ್ಕೇತಸ್ಯ ಪ್ರಮಾಣಂ ಯೂಯಂ ಮೃಗಯಧ್ವೇ,  
ಸ ತು ಯುಷ್ಮಾನ್ ಪ್ರತಿ ದುರ್ಬ್ಬಲೋ ನಹಿ ಕಿನ್ನು ಸಬಲ  
ಏವ | 4 ಯದ್ಯಪಿ ಸ ದುರ್ಬ್ಬಲತಯಾ ಕ್ರುಶ ಆರೋಪ್ಯತ  
ತಥಾಪೀಶ್ವರೀಯಶಕ್ತಯಾ ಜೀವತಿ; ವಯಮಪಿ ತಸ್ಮಿನ್ ದುರ್ಬ್ಬಲಾ  
ಭವಾಮಃ, ತಥಾಪಿ ಯುಷ್ಮಾನ್ ಪ್ರತಿ ಪ್ರಕಾಶಿತಯೇಶ್ವರೀಯಶಕ್ತ್ಯಾ  
ತೇನ ಸಹ ಜೀವಿಷ್ಯಾಮಃ | 5 ಅತೋ ಯೂಯಂ ವಿಶ್ವಾಸಯುಕ್ತಾ  
ಆದ್ಧೇ ನ ವೇತಿ ಜ್ಞಾತುಮಾತ್ಮಪರೀಕ್ಷಾಂ ಕುರುಧ್ವಂ ಸ್ವಾನೇವಾನುಸನ್ಧತ್ತ |  
ಯೀಶುಃ ಖ್ರೀಷ್ಣೋ ಯುಷ್ಮನ್ಮಧ್ಯೇ ವಿದ್ಯತೇ ಸ್ವಾನಧಿ ತತ್ ಕಿಂ ನ  
ಪ್ರತಿಜಾನೀಥ? ತಸ್ಮಿನ್ ಅವಿದ್ಯಮಾನೇ ಯೂಯಂ ನಿಷ್ಪ್ರಮಾಣಾ  
ಭವಥ | 6 ಕಿನ್ನು ವಯಂ ನಿಷ್ಪ್ರಮಾಣಾ ನ ಭವಾಮ ಇತಿ ಯುಷ್ಮಾಭಿ  
ಭೋತ್ಸ್ಯತೇ ತತ್ರ ಮಮ ಪ್ರತ್ಯಾಶಾ ಜಾಯತೇ | 7 ಯೂಯಂ ಕಿಮಪಿ  
ಕುತ್ಸಿತಂ ಕರ್ಮ ಯನ್ನ ಕುರುಥ ತದಹಮ್ ಈಶ್ವರಮುದ್ಧಿಶ್ಯ  
ಪ್ರಾರ್ಥಯೇ | ವಯಂ ಯತ್ ಪ್ರಾಮಾಣಿಕಾ ಇವ ಪ್ರಕಾಶಾಮಹೇ  
ತದರ್ಥಂ ತತ್ ಪ್ರಾರ್ಥಯಾಮಹ ಇತಿ ನಹಿ, ಕಿನ್ನು ಯೂಯಂ ಯತ್  
ಸದಾಚಾರಂ ಕುರುಥ ವಯಂ ನಿಷ್ಪ್ರಮಾಣಾ ಇವ ಭವಾಮಸ್ತದರ್ಥಂ |  
8 ಯತಃ ಸತ್ಯತಾಯಾ ವಿಪಕ್ಷತಾಂ ಕರ್ತುಂ ವಯಂ ನ ಸಮರ್ಥಾಃ ಕಿನ್ನು  
ಸತ್ಯತಾಯಾಃ ಸಾಹಾಯ್ಯಂ ಕರ್ತುಮೇವ | 9 ವಯಂ ಯದಾ  
ದುರ್ಬ್ಬಲಾ ಭವಾಮಸ್ತದಾ ಯುಷ್ಮಾನ್ ಸಬಲಾನ್ ದೃಷ್ಟ್ವಾನನ್ನಾಮೋ  
ಯುಷ್ಮಾಕಂ ಸಿದ್ಧತ್ವಂ ಪ್ರಾರ್ಥಯಾಮಹೇ ಚ | 10 ಅತೋ ಹೇತೋಃ  
ಪ್ರಭು ಯುಷ್ಮಾಕಂ ವಿನಾಶಾಯ ನಹಿ ಕಿನ್ನು ನಿಷ್ಠಾಯೈ ಯತ್  
ಸಾಮರ್ಥ್ಯಮ್ ಅಸ್ಮಭ್ಯಂ ದತ್ತವಾನ್ ತೇನ ಯದ್ ಉಪಸ್ಥಿತಿಕಾಲೇ  
ಕಾಠಿನ್ಯಂ ಮಯಾಚರಿತವ್ಯಂ ನ ಭವೇತ್ ತದರ್ಥಮ್ ಅನುಪಸ್ಥಿತೇನ  
ಮಯಾ ಸರ್ವಾಣ್ಯೇತಾನಿ ಲಿಖ್ಯಂತೇ | 11 ಹೇ ಭ್ರಾತರಃ, ಶೇಷೇ  
ವದಾಮಿ ಯೂಯಮ್ ಆನಂದತ ಸಿದ್ಧಾ ಭವತ ಪರಸ್ಪರಂ  
ಪ್ರಬೋಧಯತ, ಏಕಮನಸೋ ಭವತ ಪ್ರಣಯಭಾವಮ್ ಆಚರತ |  
ಪ್ರೇಮಶಾನ್ತೋರಾಕರ ಈಶ್ವರೋ ಯುಷ್ಮಾಕಂ ಸಹಾಯೋ  
ಭೂಯಾತ್ | 12 ಯೂಯಂ ಪವಿತ್ರಚುಮ್ಮನೇನ ಪರಸ್ಪರಂ  
ನಮಸ್ಕುರುಧ್ವಂ | 13 ಪವಿತ್ರಲೋಕಾಃ ಸರ್ವೇ ಯುಷ್ಮಾನ್ ನಮನ್ತಿ |

14 ಪ್ರಭೋ ಯೀಶುಖ್ರೀಷ್ಟಸ್ಯಾನುಗ್ರಹ ಈಶ್ವರಸ್ಯ ಪ್ರೇಮ  
ಪವಿತ್ರಸ್ಯಾತ್ಮನೋ ಭಾಗಿತ್ವಜ್ಞ ಸರ್ವ್ವಾನ್ ಯುಷ್ಮಾನ್ ಪ್ರತಿ ಭೂಯಾತ್ |  
ತಥಾಸ್ತು |

## ಗಾಲಾತಿನಃ

1 ಮನುಷ್ಯೇಭ್ಯೋ ನಹಿ ಮನುಷ್ಯೈರಪಿ ನಹಿ ಕಿನ್ನು ಯೀಶುಖ್ರೀಷ್ಟೇನ  
ಮೃತಗಣಮಧ್ಯಾತ್ ತಸ್ಯೋತ್ಥಾಪಯಿತ್ರಾ ಪಿತ್ರೇಶ್ವರೇಣ ಚ ಪ್ರೇರಿತೋ  
ಯೋಽಹಂ ಪೌಲಃ ಸೋಽಹಂ 2 ಮತ್ಸಹವರ್ತಿನೋ ಭ್ರಾತರಶ್ಚ  
ವಯಂ ಗಾಲಾತೀಯದೇಶಸ್ಥಾಃ ಸಮಿತೀಃ ಪ್ರತಿ ಪತ್ರಂ ಲಿಖಾಮಃ |  
3 ಪಿತ್ರೇಶ್ವರೇಣಾಸ್ಮಾಂಕ ಪ್ರಭುನಾ ಯೀಶುನಾ ಖ್ರೀಷ್ಟೇನ ಚ  
ಯುಷ್ಮಭ್ಯಮ್ ಅನುಗ್ರಹಃ ಶಾನ್ತಿಶ್ಚ ದೀಯತಾಂ | 4 ಅಸ್ಮಾಕಂ  
ತಾತೇಶ್ವರೇಸ್ಯೇಚ್ಛಾನ್ಯುಸಾರೇಣ ವರ್ತಮಾನಾತ್ ಕುತ್ಸಿತಸಂಸಾರಾದ್  
ಅಸ್ಮಾನ್ ನಿಸ್ತಾರಯಿತುಂ ಯೋ (aiōn g165) 5 ಯೀಶುರಸ್ಮಾಕಂ  
ಪಾಪಹೇತೋರಾತ್ಮೋತ್ಸರ್ಗಂ ಕೃತವಾನ್ ಸ ಸರ್ವದಾ ಧನ್ಯೋ  
ಭೂಯಾತ್ | ತಥಾಸ್ತು | (aiōn g165) 6 ಖ್ರೀಷ್ಟಸ್ಯಾನುಗ್ರಹೇಣ  
ಯೋ ಯುಷ್ಮಾನ್ ಆಹೂತವಾನ್ ತಸ್ಮಾನ್ನಿವೃತ್ಯ ಯೂಯಮ್  
ಅತಿತೂರ್ಣಮ್ ಅನ್ಯಂ ಸುಸಂವಾದಮ್ ಅನ್ವವರ್ತತ ತತ್ರಾಹಂ  
ವಿಸ್ಮಯಂ ಮನ್ಯೇ | 7 ಸೋಽನ್ಯಸುಸಂವಾದಃ ಸುಸಂವಾದೋ  
ನಹಿ ಕಿನ್ನು ಕೇಚಿತ್ ಮಾನವಾ ಯುಷ್ಮಾನ್ ಚಿಹ್ನಲೀಕುರ್ವನ್ತಿ  
ಖ್ರೀಷ್ಟೀಯಸುಸಂವಾದಸ್ಯ ವಿಪರ್ಯಯಂ ಕರ್ತುಂ ಚೇಷ್ಟಂತೇ ಚ | 8  
ಯುಷ್ಮಾಕಂ ಸನ್ನಿಧೌ ಯಃ ಸುಸಂವಾದೋಽಸ್ಮಾಭಿ ಘೋಷಿತಸ್ತಸ್ಮಾದ್  
ಅನ್ಯಃ ಸುಸಂವಾದೋಽಸ್ಮಾಕಂ ಸ್ವರ್ಗೀಯದೂತಾನಾಂ ವಾ ಮಧ್ಯೇ  
ಕೇನಚಿದ್ ಯದಿ ಘೋಷ್ಯತೇ ತರ್ಹಿ ಸ ಶಪ್ತೋ ಭವತು | 9  
ಪೂರ್ವಂ ಯದ್ವದ್ ಅಕಥಯಾಮ, ಇದಾನೀಮಹಂ ಪುನಸ್ತದ್ವತ್  
ಕಥಯಾಮಿ ಯೂಯಂ ಯಂ ಸುಸಂವಾದಂ ಗೃಹೀತವನ್ತಸ್ತಸ್ಮಾದ್  
ಅನ್ಯೋ ಯೇನ ಕೇನಚಿದ್ ಯುಷ್ಮತ್ಸನ್ನಿಧೌ ಘೋಷ್ಯತೇ ಸ ಶಪ್ತೋ  
ಭವತು | 10 ಸಾಮ್ಪ್ರತಂ ಕಮಹಮ್ ಅನುನಯಾಮಿ? ಈಶ್ವರಂ ಕಿಂವಾ  
ಮಾನವಾನ್? ಅಹಂ ಕಿಂ ಮಾನುಷೇಭ್ಯೋ ರೋಚಿತುಂ ಯತೇ?  
ಯದ್ಯಹಮ್ ಇದಾನೀಮಪಿ ಮಾನುಷೇಭ್ಯೋ ರುರುಚಿಷೇಯ ತರ್ಹಿ  
ಖ್ರೀಷ್ಟಸ್ಯ ಪರಿಚಾರಕೋ ನ ಭವಾಮಿ | 11 ಹೇ ಭ್ರಾತರಃ, ಮಯಾ  
ಯಃ ಸುಸಂವಾದೋ ಘೋಷಿತಃ ಸ ಮಾನುಷಾನ್ಯ ಲಬ್ಧಸ್ತದಹಂ  
ಯುಷ್ಮಾನ್ ಜ್ಞಾಪಯಾಮಿ | 12 ಅಹಂ ಕಸ್ಮಾಚ್ಚಿತ್ ಮನುಷ್ಯಾತ್  
ತಂ ನ ಗೃಹೀತವಾನ್ ನ ವಾ ಶಿಕ್ಷಿತವಾನ್ ಕೇವಲಂ ಯೀಶೋಃ

ಖ್ರಿಷ್ಟಸ್ಯ ಪ್ರಕಾಶನಾದೇವ | 13 ಪುರಾ ಯಿಹೂದಿಮತಾಚಾರೀ  
ಯದಾಹಮ್ ಆಸಂ ತದಾ ಯಾದೃಶಮ್ ಆಚರಣಮ್ ಅಕರವಮ್  
ಈಶ್ವರಸ್ಯ ಸಮಿತಿಂ ಪ್ರತ್ಯತೀವೋಪದ್ರವಂ ಕುರ್ವನ್ ಯಾದೃಕ್  
ತಾಂ ವ್ಯನಾಶಯಂ ತದವಶ್ಯಂ ಶ್ರುತಂ ಯುಷ್ಮಾಭಿಃ | 14 ಅಪರಂಜಿ  
ಪೂರ್ವಪುರುಷಪರಮ್ಪರಾಗತೇಷು ವಾಕ್ಯೇಷ್ವನ್ಯಾಪೇಕ್ಷಾತೀವಾಸಕ್ತಃ  
ಸನ್ ಅಹಂ ಯಿಹೂದಿಧರ್ಮತೇ ಮಮ ಸಮವಯಸ್ಯಾನ್ ಬಹೂನ್  
ಸ್ವಜಾತೀಯಾನ್ ಅತ್ಯಶಯಿ | 15 ಕಿಂಚ ಯ ಈಶ್ವರೋ ಮಾತೃಗರ್ಭಸ್ಥಂ  
ಮಾಂ ಪೃಥಕ್ ಕೃತ್ವಾ ಸ್ವೀಯಾನುಗ್ರಹೇಣಾಹೂತವಾನ್ 16 ಸ ಯದಾ  
ಮಯಿ ಸ್ವಪುತ್ರಂ ಪ್ರಕಾಶಿತುಂ ಭಿನ್ನದೇಶೀಯಾನಾಂ ಸಮೀಪೇ ಭಯಾ  
ತಂ ಘೋಷಯಿತು ಇಶ್ಚಾಭ್ಯಲಷತ್ ತದಾಹಂ ಕ್ರವ್ಯಶೋಣಿತಾಭ್ಯಾಂ  
ಸಹ ನ ಮನ್ತ್ರಯಿತ್ವಾ 17 ಪೂರ್ವನಿಯುಕ್ತಾನಾಂ ಪ್ರೇರಿತಾನಾಂ  
ಸಮೀಪಂ ಯಿರೂಶಾಲಮಂ ನ ಗತ್ವಾರವದೇಶಂ ಗತವಾನ್ ಪಶ್ಚಾತ್  
ತತ್ಸಾನ್ನಾದ್ ದಮ್ಬೇಷಕನಗರಂ ಪರಾವೃತ್ಯಾಗತವಾನ್ | 18 ತತಃ ಪರಂ  
ವರ್ಷತ್ರಯೇ ವ್ಯತೀತೇಽಹಂ ಪಿತರಂ ಸಮ್ಭಾಷಿತುಂ ಯಿರೂಶಾಲಮಂ  
ಗತ್ವಾ ಪಶ್ಚದಶದಿನಾನಿ ತೇನ ಸಾರ್ಧಮ್ ಅತಿಷ್ಠಂ | 19 ಕಿಂತು ತಂ ಪ್ರಭೋ  
ಭ್ರಾತರಂ ಯಾಕೂಬಿ ಇವಿನಾ ಪ್ರೇರಿತಾನಾಂ ನಾನ್ಯಂ ಕಮಪ್ಯಪಶ್ಯಂ |  
20 ಯಾನ್ಯೇತಾನಿ ವಾಕ್ಯಾನಿ ಮಯಾ ಲಿಖ್ಯಂತೇ ತಾನ್ಯನ್ಯತಾನಿ ನ ಸನ್ನಿ ತದ್  
ಈಶ್ವರೋ ಜಾನಾತಿ | 21 ತತಃ ಪರಮ್ ಅಹಂ ಸುರಿಯಾಂ ಕಿಲಿಕಿಯಾ ಇ  
ದೇಶೌ ಗತವಾನ್ | 22 ತದಾನೀಂ ಯಿಹೂದಾದೇಶಸ್ಥಾನಾಂ ಖ್ರಿಷ್ಟಸ್ಯ  
ಸಮಿತಿನಾಂ ಲೋಕಾಃ ಸಾಕ್ಷಾತ್ ಮಮ ಪರಿಚಯಮಪ್ರಾಪ್ಯ ಕೇವಲಂ  
ಜನಶ್ರುತಿಮಿಮಾಂ ಲಭ್ಯವನ್ತಃ, 23 ಯೋ ಜನಃ ಪೂರ್ವಮ್ ಅಸ್ಮಾನ್  
ಪ್ರತ್ಯುಪದ್ರವಮಕರೋತ್ ಸ ತದಾ ಯಂ ಧರ್ಮಮನಾಶಯತ್  
ತಮೇವೇದಾನೀಂ ಪ್ರಚಾರಯತೀತಿ | 24 ತಸ್ಮಾತ್ ತೇ ಮಾಮಧೀಶ್ವರಂ  
ಧನ್ಯಮವದನ್ |

**2** ಅನಂತರಂ ಚತುರ್ದಶಸು ವತ್ಸರೇಷು ಗತೇಷ್ಟಹಂ ಬರ್ಣಬ್ಬಾ  
ಸಹ ಯಿರೂಶಾಲಮನಗರಂ ಪುನರಗಚ್ಛಂ, ತದಾನೋಂ ತೀತಮಪಿ  
ಸ್ವಸಚ್ಚಿನಮ್ ಅಕರವಂ | 2 ತತ್ಕಾಲೇಽಹಮ್ ಈಶ್ವರದರ್ಶನಾದ್  
ಯಾತ್ರಾಮ್ ಅಕರವಂ ಮಯಾ ಯಃ ಪರಿಶ್ರಮೋಽಕಾರಿ ಕಾರಿಷ್ಯತೇ ವಾ  
ಸ ಯನ್ನಿಷ್ಟಲೋ ನ ಭವೇತ್ ತದರ್ಥಂ ಭಿನ್ನಜಾತೀಯಾನಾಂ ಮಧ್ಯೇ

ಮಯಾ ಘೋಷ್ಯಮಾಣಃ ಸುಸಂವಾದಸ್ತತ್ರೈಭ್ಯೋ ಲೋಕೇಭ್ಯೋ  
 ವಿಶೇಷತೋ ಮಾನ್ಯೇಭ್ಯೋ ನರೇಭ್ಯೋ ಮಯಾ ನೃವೇದ್ಯತ | 3 ತತೋ  
 ಮಮ ಸಹಚರಸ್ತೀತೋ ಯದ್ಯಪಿ ಯೂನಾನೀಯ ಆಸೀತ್ ತಥಾಪಿ  
 ತಸ್ಯ ತ್ವಕ್ಷೇದೋಽಪ್ಯಾವಶ್ಯಕೋ ನ ಬಭೂವ | 4 ಯತಶ್ಚಲೇನಾಗತಾ  
 ಅಸ್ಮಾನ್ ದಾಸಾನ್ ಕರ್ತುಮ್ ಇಚ್ಛವಃ ಕತಿಪಯಾ ಭಾಕ್ತಭ್ರಾತರಃ  
 ಖ್ರೀಷ್ಟೇನ ಯೀಶುನಾಸ್ಮಭ್ಯಂ ದತ್ತಂ ಸ್ವಾತನ್ತ್ಯಮ್ ಅನುಸನ್ಧಾತುಂ  
 ಚಾರಾ ಇವ ಸಮಾಜಂ ಪ್ರಾವಿಶನ್ | 5 ಅತಃ ಪ್ರಕೃತೇ ಸುಸಂವಾದೇ  
 ಯುಷ್ಮಾಕಮ್ ಅಧಿಕಾರೋ ಯತ್ ತಿಷ್ಠೇತ್ ತದರ್ಥಂ ವಯಂ  
 ದಣ್ಣೈಕಮಪಿ ಯಾವದ್ ಆಜ್ಞಾಗ್ರಹಣೇನ ತೇಷಾಂ ವಶ್ಯಾ ನಾಭವಾಮ |  
 6 ಪರಂತು ಯೇ ಲೋಕಾ ಮಾನ್ಯಾಸ್ತೇ ಯೇ ಕೇಚಿದ್ ಭವೇಯುಸ್ತಾನಹಂ  
 ನ ಗಣಯಾಮಿ ಯತ ಈಶ್ವರಃ ಕಸ್ಯಾಪಿ ಮಾನವಸ್ಯ ಪಕ್ಷಪಾತಂ  
 ನ ಕರೋತಿ, ಯೇ ಚ ಮಾನ್ಯಾಸ್ತೇ ಮಾಂ ಕಿಮಪಿ ನವೀನಂ  
 ನಾಜ್ಞಾಪಯನ್ | 7 ಕಿನ್ನು ಛಿನ್ನತ್ವಚಾಂ ಮಧ್ಯೇ ಸುಸಂವಾದಪ್ರಚಾರಣಸ್ಯ  
 ಭಾರಃ ಪಿತರಿ ಯಥಾ ಸಮರ್ಪಿತಸ್ತಥೈವಾಚ್ಛಿನ್ನತ್ವಚಾಂ ಮಧ್ಯೇ  
 ಸುಸಂವಾದಪ್ರಚಾರಣಸ್ಯ ಭಾರೋ ಮಯಿ ಸಮರ್ಪಿತ ಇತಿ ತೈ  
 ಬುರ್ಬುಧೇ | 8 ಯತಶ್ಚಿನ್ನತ್ವಚಾಂ ಮಧ್ಯೇ ಪ್ರೇರಿತತ್ವಕರ್ಮಣೇ ಯಸ್ಯ  
 ಯಾ ಶಕ್ತಿಃ ಪಿತರಮಾಶ್ರಿತವತೀ ತಸ್ಮೈವ ಸಾ ಶಕ್ತಿ ಭಿನ್ನಜಾತೀಯಾನಾಂ  
 ಮಧ್ಯೇ ತಸ್ಮೈ ಕರ್ಮಣೇ ಮಾಮಪ್ಯಾಶ್ರಿತವತೀ | 9 ಅತೋ  
 ಮಹ್ಯಂ ದತ್ತಮ್ ಅನುಗ್ರಹಂ ಪ್ರತಿಜ್ಞಾಯ ಸ್ತಮ್ಭಾ ಇವ ಗಣಿತಾ  
 ಯೇ ಯಾಕೂಬ್ ಕೈಫಾ ಯೋಹನ್ ಚೈತೇ ಸಹಾಯತಾಸೂಚಕಂ  
 ದಕ್ಷಿಣಹಸ್ತಗ್ರಹಂಣ ವಿಧಾಯ ಮಾಂ ಬರ್ಣಬ್ಬಾಙ್ಗ ಜಗದುಃ, ಯುವಾಂ  
 ಭಿನ್ನಜಾತೀಯಾನಾಂ ಸನ್ನಿಧಿಂ ಗಚ್ಛತಂ ವಯಂ ಛಿನ್ನತ್ವಚಾ ಸನ್ನಿಧಿಂ  
 ಗಚ್ಛಾಮಃ, 10 ಕೇವಲಂ ದರಿದ್ರಾ ಯುವಾಭ್ಯಾಂ ಸ್ಮರಣೀಯಾ  
 ಇತಿ | ಅತಸ್ತದೇವ ಕರ್ತುಮ್ ಅಹಂ ಯತೇ ಸ್ಮ | 11 ಅಪರಮ್  
 ಆನ್ತಿಯಖಿಯಾನಗರಂ ಪಿತರ ಆಗತೇಽಹಂ ತಸ್ಯ ದೋಷಿತ್ವಾತ್ ಸಮಕ್ಷಂ  
 ತಮ್ ಅಭರ್ತ್ಸಯಂ | 12 ಯತಃ ಸ ಪೂರ್ವಮ್ ಅನ್ಯಜಾತೀಯೈಃ  
 ಸಾರ್ಥಮ್ ಆಹಾರಮಕರೋತ್ ತತಃ ಪರಂ ಯಾಕೂಬಃ ಸಮೀಪಾತ್  
 ಕತಿಪಯಜನೇಷ್ವಾಗತೇಷು ಸ ಛಿನ್ನತ್ವಜ್ಞಾನುಷ್ಠೇಭ್ಯೋ ಭಯೇನ ನಿವೃತ್ಯ  
 ಪೃಥಗ್ ಅಭವತ್ | 13 ತತೋಽಪರೇ ಸರ್ವೇ ಯಿಹೂದಿನೋಽಪಿ



ತೇನ ಸಾರ್ಧಂ ಕಪಟಾಚಾರಮ್ ಅಕುರ್ವನ್ ಬರ್ಣಬ್ಬಾ ಅಪಿ ತೇಷಾಂ  
ಕಾಪಟ್ಯೇನ ವಿಪಥಗಾಮ್ಯಭವತ್ | 14 ತತಸ್ತೇ ಪ್ರಕೃತಸುಸಂವಾದರೂಪೇ  
ಸರಲಪಥೇ ನ ಚರಂತೀತಿ ದೃಷ್ಟ್ವಾಹಂ ಸರ್ವೇಷಾಂ ಸಾಕ್ಷಾತ್ ಪಿತರಮ್  
ಉಕ್ತವಾನ್ ತ್ವಂ ಯಿಹೂದೀ ಸನ್ ಯದಿ ಯಿಹೂದಿಮತಂ ವಿಹಾಯ  
ಭಿನ್ನಜಾತೀಯ ಇವಾಚರಸಿ ತರ್ಹಿ ಯಿಹೂದಿಮತಾಚರಣಾಯ  
ಭಿನ್ನಜಾತೀಯಾನ್ ಕುತಃ ಪ್ರವರ್ತಯಸಿ? 15 ಆವಾಂ ಜನ್ಮನಾ  
ಯಿಹೂದಿನೌ ಭವಾವೋ ಭಿನ್ನಜಾತೀಯೌ ಪಾಪಿನೌ ನ ಭವಾವಃ  
16 ಕಿನ್ನು ವ್ಯವಸ್ಥಾಪಾಲನೇನ ಮನುಷ್ಯಃ ಸಪುಣ್ಯೋ ನ ಭವತಿ  
ಕೇವಲಂ ಯೀಶೌ ಖ್ರಿಷ್ಟೇ ಯೋ ವಿಶ್ವಾಸಸ್ತೇನೈವ ಸಪುಣ್ಯೋ  
ಭವತೀತಿ ಬುದ್ಧಾವಾಮಪಿ ವ್ಯವಸ್ಥಾಪಾಲನಂ ವಿನಾ ಕೇವಲಂ ಖ್ರಿಷ್ಟೇ  
ವಿಶ್ವಾಸೇನ ಪುಣ್ಯಪ್ರಾಪ್ತಯೇ ಖ್ರಿಷ್ಟೇ ಯೀಶೌ ವ್ಯಶ್ವಸಿವ ಯತೋ  
ವ್ಯವಸ್ಥಾಪಾಲನೇನ ಕೋಽಪಿ ಮಾನವಃ ಪುಣ್ಯಂ ಪ್ರಾಪ್ತುಂ ನ ಶಕ್ನೋತಿ |  
17 ಪರನ್ನು ಯೀಶುನಾ ಪುಣ್ಯಪ್ರಾಪ್ತಯೇ ಯತಮಾನಾವಪ್ಯಾವಾಂ  
ಯದಿ ಪಾಪಿನೌ ಭವಾವಸ್ತರ್ಹಿ ಕಿಂ ವಕ್ವ್ಯಂ? ಖ್ರಿಷ್ಟಃ ಪಾಪಸ್ಯ  
ಪರಿಚಾರಕ ಇತಿ? ತನ್ನ ಭವತು | 18 ಮಯಾ ಯದ್ ಭಗ್ನಂ ತದ್  
ಯದಿ ಮಯಾ ಪುನರ್ನಿರ್ಮಿಯತೇ ತರ್ಹಿ ಮಯೈವಾತ್ಮದೋಷಃ  
ಪ್ರಕಾಶ್ಯತೇ | 19 ಅಹಂ ಯದ್ ಈಶ್ವರಾಯ ಜೀವಾಮಿ ತದರ್ಥಂ  
ವ್ಯವಸ್ಥಯಾ ವ್ಯವಸ್ಥಾಯೈ ಅಮ್ರಿಯೇ | 20 ಖ್ರಿಷ್ಟೇನ ಸಾರ್ಧಂ  
ಕ್ರುಶೇ ಹತೋಽಸ್ಮಿ ತಥಾಪಿ ಜೀವಾಮಿ ಕಿನ್ತ್ವಹಂ ಜೀವಾಮೀತಿ ನಹಿ  
ಖ್ರಿಷ್ಟ ಏವ ಮದನ್ತ ಜೀವತಿ | ಸಾಮೃತಂ ಸಶರೀರೇಣ ಮಯಾ  
ಯಜ್ಜೀವಿತಂ ಧಾರ್ಯತೇ ತತ್ ಮಮ ದಯಾಕಾರಿಣಿ ಮದರ್ಥಂ  
ಸ್ವೀಯಪ್ರಾಣತ್ಯಾಗಿನಿ ಚೇಶ್ವರಪುತ್ರೇ ವಿಶ್ವಸತಾ ಮಯಾ ಧಾರ್ಯತೇ |  
21 ಅಹಮೀಶ್ವರಸ್ಯಾನುಗ್ರಹಂ ನಾವಜಾನಾಮಿ ಯಸ್ಮಾದ್ ವ್ಯವಸ್ಥಯಾ  
ಯದಿ ಪುಣ್ಯಂ ಭವತಿ ತರ್ಹಿ ಖ್ರಿಷ್ಟೋ ನಿರರ್ಥಕಮಮ್ರಿಯತ |

**3** ಹೇ ನಿರ್ಮೋಧಾ ಗಾಲಾತಿಲೋಕಾಃ, ಯುಷ್ಮಾಕಂ ಮಧ್ಯೇ ಕ್ರುಶೇ  
ಹತ ಇವ ಯೀಶುಃ ಖ್ರಿಷ್ಟೋ ಯುಷ್ಮಾಕಂ ಸಮಕ್ಷಂ ಪ್ರಕಾಶಿತ  
ಆಸೀತ್ ಅತೋ ಯೂಯಂ ಯಥಾ ಸತ್ಯಂ ವಾಕ್ಯಂ ನ ಗೃಹ್ಣೀಥ  
ತಥಾ ಕೇನಾಮುಹ್ಯತ? 2 ಅಹಂ ಯುಷ್ಮತ್ತಃ ಕಥಾಮೇಕಾಂ ಜಿಜ್ಞಾಸೇ  
ಯೂಯಮ್ ಆತ್ಮಾನಂ ಕೇನಾಲಭದ್ವಂ? ವ್ಯವಸ್ಥಾಪಾಲನೇನ ಕಿಂ

ವಾ ವಿಶ್ವಾಸವಾಕ್ಯಸ್ಯ ಶ್ರವಣೇನ? 3 ಯೂಯಂ ಕಿಮ್ ಈದೃಗ್  
 ಅಬೋಧಾ ಯದ್ ಆತ್ಮನಾ ಕರ್ಮಾರಭ್ಯ ಶರೀರೇಣ ತತ್ ಸಾಧಯಿತುಂ  
 ಯತದ್ವೇ? 4 ತರ್ಹಿ ಯುಷ್ಮಾಕಂ ಗುರುತರೋ ದುಃಖಭೋಗಃ  
 ಕಿಂ ನಿಷ್ಪಲೋ ಭವಿಷ್ಯತಿ? ಕುಫಲಯುಕ್ತೋ ವಾ ಕಿಂ ಭವಿಷ್ಯತಿ? 5  
 ಯೋ ಯುಷ್ಮಭ್ಯಮ್ ಆತ್ಮಾನಂ ದತ್ತವಾನ್ ಯುಷ್ಮನ್ಮಧ್ಯ ಆಶ್ಚರ್ಯಾಣಿ  
 ಕರ್ಮಾಣಿ ಚ ಸಾಧಿತವಾನ್ ಸ ಕಿಂ ವ್ಯವಸ್ಥಾಪಾಲನೇನ ವಿಶ್ವಾಸವಾಕ್ಯಸ್ಯ  
 ಶ್ರವಣೇನ ವಾ ತತ್ ಕೃತವಾನ್? 6 ಲಿಖಿತಮಾಸ್ತೇ, ಇಬ್ರಾಹೀಮ  
 ಈಶ್ವರೇ ವ್ಯಶ್ವಸೀತ್ ಸ ಚ ವಿಶ್ವಾಸಸ್ತಸ್ಮೈ ಪುಣ್ಯಾರ್ಥಂ ಗಣಿತೋ  
 ಬಭೂವ, 7 ಅತೋ ಯೇ ವಿಶ್ವಾಸಾಶ್ರಿತಾಸ್ತ ಏವೇಬ್ರಾಹೀಮಃ ಸನ್ನಾನಾ  
 ಇತಿ ಯುಷ್ಮಾಭಿ ಜ್ಞಾಯತಾಂ | 8 ಈಶ್ವರೋ ಭಿನ್ನಜಾತೀಯಾನ್  
 ವಿಶ್ವಾಸೇನ ಸಪುಣ್ಯೇಕರಿಷ್ಯತೀತಿ ಪೂರ್ವಂ ಜ್ಞಾತ್ವಾ ಶಾಸ್ತ್ರದಾತಾ  
 ಪೂರ್ವಮ್ ಇಬ್ರಾಹೀಮಂ ಸುಸಂವಾದಂ ಶ್ರಾವಯನ ಜಗಾದ,  
 ತ್ವತ್ತೋ ಭಿನ್ನಜಾತೀಯಾಃ ಸರ್ವ್ವ ಆಶಿಷಂ ಪ್ರಾಪ್ಸ್ಯಂತೀತಿ | 9 ಅತೋ  
 ಯೇ ವಿಶ್ವಾಸಾಶ್ರಿತಾಸ್ತೇ ವಿಶ್ವಾಸಿನೇಬ್ರಾಹೀಮಾ ಸಾರ್ಧಮ್ ಆಶಿಷಂ  
 ಲಭಂತೇ | 10 ಯಾವನ್ನೋ ಲೋಕಾ ವ್ಯವಸ್ಥಾಯಾಃ ಕರ್ಮಣ್ಯಾಶ್ರಯಂತಿ  
 ತೇ ಸರ್ವ್ವೇ ಶಾಪಾಧೀನಾ ಭವಂತಿ ಯತೋ ಲಿಖಿತಮಾಸ್ತೇ, ಯಥಾ,  
 "ಯಃ ಕಶ್ಚಿದ್ ಏತಸ್ಯ ವ್ಯವಸ್ಥಾಗ್ರಂಥಸ್ಯ ಸರ್ವ್ವವಾಕ್ಯಾನಿ ನಿಶ್ಚಿದ್ರಂ ನ  
 ಪಾಲಯತಿ ಸ ಶಪ್ತ ಇತಿ | " 11 ಈಶ್ವರಸ್ಯ ಸಾಕ್ಷಾತ್ ಕೋಽಪಿ  
 ವ್ಯವಸ್ಥಯಾ ಸಪುಣ್ಯೋ ನ ಭವತಿ ತದ ವ್ಯಕ್ತಂ ಯತಃ "ಪುಣ್ಯವಾನ್  
 ಮಾನವೋ ವಿಶ್ವಾಸೇನ ಜೀವಿಷ್ಯತೀತಿ" ಶಾಸ್ತ್ರೀಯಂ ವಚಃ | 12  
 ವ್ಯವಸ್ಥಾ ತು ವಿಶ್ವಾಸಸಮ್ಬಂಧಿನೀ ನ ಭವತಿ ಕಿನ್ತ್ವೇತಾನಿ ಯಃ  
 ಪಾಲಯಿಷ್ಯತಿ ಸ ಏವ ತೈ ಜೀವಿಷ್ಯತೀತಿನಿಯಮಸಮ್ಬಂಧಿನೀ | 13  
 ಖ್ರೀಷ್ಟೋಽಸ್ಮಾನ್ ಪರಿಕ್ರೀಯ ವ್ಯವಸ್ಥಾಯಾಃ ಶಾಪಾತ್ ಮೋಚಿತವಾನ್  
 ಯತೋಽಸ್ಮಾಕಂ ವಿನಿಮಯೇನ ಸ ಸ್ವಯಂ ಶಾಪಾಸ್ವದಮಭವತ್  
 ತದಧಿ ಲಿಖಿತಮಾಸ್ತೇ, ಯಥಾ, "ಯಃ ಕಶ್ಚಿತ್ ತರಾವುಲ್ಲಮ್ಬ್ಯತೇ  
 ಸೋಽಭಿಶಪ್ತ ಇತಿ | " 14 ತಸ್ಮಾದ್ ಖ್ರೀಷ್ಟೇನ ಯೀಶುನೇವ್ರಾಹೀಮ  
 ಆಶೀ ಭಿನ್ನಜಾತೀಯಲೋಕೇಷು ವರ್ತತೇ ತೇನ ವಯಂ  
 ಪ್ರತಿಜ್ಞಾತಮ್ ಆತ್ಮಾನಂ ವಿಶ್ವಾಸೇನ ಲಬ್ಧುಂ ಶಕ್ನುಮಃ | 15 ಹೇ  
 ಭ್ರಾತೃಗಣ ಮಾನುಷಾಣಾಂ ರೀತ್ಯನುಸಾರೇಣಾಹಂ ಕಥಯಾಮಿ

ಕೇನಚಿತ್ ಮಾನವೇನ ಯೋ ನಿಯಮೋ ನಿರಚಾಯಿ ತಸ್ಯ ವಿಕೃತಿ  
 ವ್ಯಥಿ ವಾರ್ ಕೇನಾಪಿ ನ ಕ್ರಿಯತೇ | 16 ಪರನ್ವಿಬ್ರಾಹೀಮೇ ತಸ್ಯ  
 ಸನ್ನಾನಾಯ ಚ ಪ್ರತಿಜ್ಞಾಃ ಪ್ರತಿ ಶುಶ್ರುವಿರೇ ತತ್ರ ಸನ್ನಾನಶಬ್ದಂ  
 ಬಹುವಚನಾನ್ತಮ್ ಅಭೂತ್ವಾ ತವ ಸನ್ನಾನಾಯೇತ್ಯೇಕವಚನಾನ್ತಂ  
 ಬಭೂವ ಸ ಚ ಸನ್ನಾನಃ ಖ್ರೀಷ್ಟ ಏವ | 17 ಅತಏವಾಹಂ ವದಾಮಿ,  
 ಈಶ್ವರೇಣ ಯೋ ನಿಯಮಃ ಪುರಾ ಖ್ರೀಷ್ಟಮಧಿ ನಿರಚಾಯಿ ತತಃ  
 ಪರಂ ತ್ರಿಂಶದಧಿಕಚತುಃಶತವತ್ಸರೇಷು ಗತೇಷು ಸ್ಥಾಪಿತಾ ವ್ಯವಸ್ಥಾ  
 ತಂ ನಿಯಮಂ ನಿರರ್ಥಕೀಕೃತ್ಯ ತದೀಯಪ್ರತಿಜ್ಞಾ ಲೋಪ್ತಂ ನ  
 ಶಕ್ನೋತಿ | 18 ಯಸ್ಮಾತ್ ಸಮುದಧಿಕಾರೋ ಯದಿ ವ್ಯವಸ್ಥಯಾ  
 ಭವತಿ ತರ್ಹಿ ಪ್ರತಿಜ್ಞಯಾ ನ ಭವತಿ ಕಿನ್ವೀಶ್ವರಃ ಪ್ರತಿಜ್ಞಯಾ  
 ತದಧಿಕಾರಿತ್ವಮ್ ಇಬ್ರಾಹೀಮೇ ಽದದಾತ್ | 19 ತರ್ಹಿ ವ್ಯವಸ್ಥಾ  
 ಕಿಮ್ನೂತಾ? ಪ್ರತಿಜ್ಞಾ ಯಸ್ಮೈ ಪ್ರತಿಶ್ರುತಾ ತಸ್ಯ ಸನ್ನಾನಸ್ಯಾಗಮನಂ  
 ಯಾವದ್ ವ್ಯಭಿಚಾರನಿವಾರಣಾರ್ಥಂ ವ್ಯವಸ್ಥಾಪಿ ದತ್ತಾ, ಸಾ ಚ  
 ದೂತೈರಾಜ್ಞಾಪಿತಾ ಮಧ್ಯಸ್ಥಸ್ಯ ಕರೇ ಸಮರ್ಪಿತಾ ಚ | 20 ನೈಕಸ್ಯ  
 ಮಧ್ಯಸ್ಥೋ ವಿದ್ಯತೇ ಕಿನ್ವೀಶ್ವರ ಏಕ ಏವ | 21 ತರ್ಹಿ ವ್ಯವಸ್ಥಾ  
 ಕಿಮ್ ಈಶ್ವರಸ್ಯ ಪ್ರತಿಜ್ಞಾನಾಂ ವಿರುದ್ಧಾ? ತನ್ನ ಭವತು | ಯಸ್ಮಾದ್  
 ಯದಿ ಸಾ ವ್ಯವಸ್ಥಾ ಜೀವನದಾನೇಸಮರ್ಥಾಭವಿಷ್ಯತ್ ತರ್ಹಿ  
 ವ್ಯವಸ್ಥಯೈವ ಪುಣ್ಯಲಾಭೋಽಭವಿಷ್ಯತ್ | 22 ಕಿನ್ತು ಯೀಶುಖ್ರೀಷ್ಟೇ  
 ಯೋ ವಿಶ್ವಾಸಸ್ತತ್ಪನ್ನಿಧಿಯಾಃ ಪ್ರತಿಜ್ಞಾಯಾಃ ಫಲಂ ಯದ್  
 ವಿಶ್ವಾಸಿಲೋಕೇಭ್ಯೋ ದೀಯತೇ ತದರ್ಥಂ ಶಾಸ್ತ್ರದಾತಾ ಸರ್ವ್ವಾನ್  
 ಪಾಪಾಧೀನಾನ್ ಗಣಯತಿ | 23 ಅತಏವ ವಿಶ್ವಾಸಸ್ಯಾನಾಗತಸಮಯೇ  
 ವಯಂ ವ್ಯವಸ್ಥಾಧೀನಾಃ ಸನ್ನೋ ವಿಶ್ವಾಸಸ್ಯೋದಯಂ ಯಾವದ್  
 ರುದ್ಧಾ ಇವಾರಕ್ಷ್ಯಮಹೇ | 24 ಇತ್ಥಂ ವಯಂ ಯದ್ ವಿಶ್ವಾಸೇನ  
 ಸಪುಣ್ಯೇಭವಾಮಸ್ತದರ್ಥಂ ಖ್ರೀಷ್ಟಸ್ಯ ಸಮೀಪಮ್ ಅಸ್ಮಾನ್ ನೇತುಂ  
 ವ್ಯವಸ್ಥಾಗ್ರಥೋಽಸ್ಮಾಕಂ ವಿನೇತಾ ಬಭೂವ | 25 ಕಿನ್ತ್ವಧುನಾಗತೇ  
 ವಿಶ್ವಾಸೇ ವಯಂ ತಸ್ಯ ವಿನೇತುರನಧೀನಾ ಅಭವಾಮ | 26  
 ಖ್ರೀಷ್ಟೇ ಯೀಶೌ ವಿಶ್ವಸನಾತ್ ಸರ್ವ್ವೇ ಯೂಯಮ್ ಈಶ್ವರಸ್ಯ  
 ಸನ್ನಾನಾ ಜಾತಾಃ | 27 ಯೂಯಂ ಯಾವನ್ನೋ ಲೋಕಾಃ  
 ಖ್ರೀಷ್ಟೇ ಮಜ್ಜಿತಾ ಅಭವತ ಸರ್ವ್ವೇ ಖ್ರೀಷ್ಟಂ ಪರಿಹಿತವನ್ತಃ | 28

ಅತೋ ಯುಷ್ಮನ್ನದ್ಯೇ ಯಿಹೂದಿಯೂನಾನಿನೋ ದಾಸಸ್ವತನ್ತ್ರಯೋ  
ಯೋಷಾಪುರುಷಯೋಶ್ಚ ಕೋಽಪಿ ವಿಶೇಷೋ ನಾಸ್ತಿ; ಸರ್ವೇ  
ಯೂಯಂ ಖ್ರೀಷ್ಟೇ ಯೀಶಾವೇಕ ಏವ | 29 ಕಿಂಚ ಯೂಯಂ ಯದಿ  
ಖ್ರೀಷ್ಟಸ್ಯ ಭವಥ ತರ್ಹಿ ಸುತರಾಮ್ ಇಬ್ರಾಹೀಮಃ ಸನ್ನಾನಾಃ ಪ್ರತಿಜ್ಞಯಾ  
ಸಮ್ಪದಧಿಕಾರಿಣಶ್ಚಾನ್ಯೇ |

**4** ಅಹಂ ವದಾಮಿ ಸಮ್ಪದಧಿಕಾರೀ ಯಾವದ್ ಬಾಲಸ್ತಿಷ್ಠತಿ ತಾವತ್  
ಸರ್ವಸ್ವಸ್ಯಾಧಿಪತಿಃ ಸನ್ನಪಿ ಸ ದಾಸಾತ್ ಕೇನಾಪಿ ವಿಷಯೇಣ ನ  
ವಿಶಿಷ್ಯತೇ | 2 ಕಿನ್ನು ಪಿತ್ರಾ ನಿರೂಪಿತಂ ಸಮಯಂ ಯಾವತ್  
ಪಾಲಕಾನಾಂ ಧನಾದ್ಯಕ್ಷಾಣಾಂ ನಿಘ್ನಿಸ್ತಿಷ್ಠತಿ | 3 ತದ್ವದ್  
ವಯಮಪಿ ಬಾಲ್ಯಕಾಲೇ ದಾಸಾ ಇವ ಸಂಸಾರಸ್ಯಾಕ್ಷರಮಾಲಾಯಾ  
ಅಧೀನಾ ಆಸ್ಮಹೇ | 4 ಅನನ್ತರಂ ಸಮಯೇ ಸಮ್ಪೂರ್ಣತಾಂ  
ಗತವತಿ ವ್ಯವಸ್ಥಾಧೀನಾನಾಂ ಮೋಚನಾರ್ಥಮ್ | 5 ಅಸ್ಮಾಕಂ  
ಪುತ್ರತ್ವಪ್ರಾರ್ಥನಾಃ ಸ್ತ್ರಿಯಾ ಜಾತಂ ವ್ಯವಸ್ಥಾಯಾ  
ಅಧಿನೀಭೂತಾಃ ಸ್ವಪುತ್ರಂ ಪ್ರೇಷಿತವಾನ್ | 6 ಯೂಯಂ  
ಸನ್ನಾನಾ ಅಭವತ ತತ್ಕಾರಣಾದ್ ಈಶ್ವರಃ ಸ್ವಪುತ್ರಸ್ಯಾತ್ಮಾನಾಂ  
ಯುಷ್ಮಾಕಮ್ ಅನ್ಯಕರಣಾನಿ ಪ್ರಹಿತವಾನ್ ಸ ಚಾತ್ಮಾ ಪಿತಃ  
ಪಿತರಿತ್ಯಾಹ್ವಾನಂ ಕಾರಯತಿ | 7 ಅತ ಇದಾನೀಂ ಯೂಯಂ ನ  
ದಾಸಾಃ ಕಿನ್ನುಃ ಸನ್ನಾನಾ ಏವ ತಸ್ಮಾತ್ ಸನ್ನಾನತ್ವಾಚ್ಚ  
ಖ್ರೀಷ್ಟೇನೇಶ್ವರೀಯಸಮ್ಪದಧಿಕಾರಿಣೋಽಪ್ಯಾನ್ಯೇ | 8 ಅಪರಂಚ  
ಪೂರ್ವಂ ಯೂಯಮ್ ಈಶ್ವರಂ ನ ಜ್ಞಾತ್ವಾ ಯೇ  
ಸ್ವಭಾವತೋಽನೀಶ್ವರಾಸ್ತೇಷಾಂ ದಾಸತ್ವೇಽತಿಷ್ಠತ | 9 ಇದಾನೀಮ್  
ಈಶ್ವರಂ ಜ್ಞಾತ್ವಾ ಯದಿ ವೇಶ್ವರೇಣ ಜ್ಞಾತಾ ಯೂಯಂ ಕಥಂ ಪುನಸ್ತಾನಿ  
ವಿಫಲಾನಿ ತುಚ್ಛಾನಿ ಚಾಕ್ಷರಾಣಿ ಪ್ರತಿ ಪರಾವರ್ತಿತುಂ ಶಕ್ನುಥ?  
ಯೂಯಂ ಕಿಂ ಪುನಸ್ತೇಷಾಂ ದಾಸಾ ಭವಿತುಮಿಚ್ಛಥ? | 10 ಯೂಯಂ  
ದಿವಸಾನ್ ಮಾಸಾನ್ ತಿಥೀನ್ ಸಂವತ್ಸರಾಂಶ್ಚ ಸಮ್ಪನ್ಯದ್ಯೇ | 11  
ಯುಷ್ಮದರ್ಥಂ ಮಯಾ ಯಃ ಪರಿಶ್ರಮೋಽಕಾರಿ ಸ ವಿಫಲೋ ಜಾತ  
ಇತಿ ಯುಷ್ಮಾನಧ್ಯಹಂ ಬಿಭೇಮಿ | 12 ಹೇ ಭ್ರಾತರಃ, ಅಹಂ  
ಯಾದ್ಯಶೋಽಸ್ಮಿ ಯೂಯಮಪಿ ತಾದೃಶಾ ಭವತೇತಿ ಪ್ರಾರ್ಥಯೇ  
ಯತೋಽಹಮಪಿ ಯುಷ್ಮತ್ಪೂರ್ವೋಽಭವಂ ಯುಷ್ಮಾಭಿ ಮಮ

ಕಿಮಪಿ ನಾಪರಾದ್ಧಂ | 13 ಪೂರ್ವಮಹಂ ಕಲೇವರಸ್ಯ ದೌರ್ಬ್ಬಲ್ಯೇನ  
 ಯುಷ್ಮಾನ್ ಸುಸಂವಾದಮ್ ಅಜ್ಞಾಪಯಮಿತಿ ಯೂಯಂ ಜಾನೀಥ |  
 14 ತದಾನೀಂ ಮಮ ಪರೀಕ್ಷಕಂ ಶಾರೀರಕ್ಲೇಶಂ ದೃಷ್ಟ್ವಾ ಯೂಯಂ  
 ಮಾಮ್ ಅವಜ್ಞಾಯ ಋತೀಯಿತವನ್ತಸ್ತನ್ನಹಿ ಕಿನ್ವೀಶ್ವರಸ್ಯ ದೂತಮಿವ  
 ಸಾಕ್ಷಾತ್ ಖ್ರೀಷ್ಟ ಯೀಶುಮಿವ ವಾ ಮಾಂ ಗೃಹೀತವನ್ತಃ | 15  
 ಅತಸ್ತದಾನೀಂ ಯುಷ್ಮಾಕಂ ಯಾ ಧನ್ಯತಾಭವತ್ ಸಾ ಕ್ವ ಗತಾ?  
 ತದಾನೀಂ ಯೂಯಂ ಯದಿ ಸ್ವೇಷಾಂ ನಯನಾನ್ಯತ್ಪಾಟ್ಕೃ ಮಹ್ಯಂ  
 ದಾತುಮ್ ಅಶಕ್ಯತ ತರ್ಹಿ ತದಪ್ಯಕರಿಷ್ಯತೇತಿ ಪ್ರಮಾಣಮ್ ಅಹಂ  
 ದದಾಮಿ | 16 ಸಾಮ್ಪ್ರತಮಹಂ ಸತ್ಯವಾದಿತ್ವಾತ್ ಕಿಂ ಯುಷ್ಮಾಕಂ ರಿಪು  
 ಜಾರ್ತೋಽಸ್ಮಿ? 17 ತೇ ಯುಷ್ಮತ್ಕೃತೇ ಸ್ಪರ್ಧನ್ತೇ ಕಿನ್ತು ಸಾ ಸ್ಪರ್ಧಾ  
 ಕುತ್ಸಿತಾ ಯತೋ ಯೂಯಂ ತಾನಧಿ ಯತ್ ಸ್ಪರ್ಧದ್ಧಂ ತದರ್ಥಂ ತೇ  
 ಯುಷ್ಮಾನ್ ಪೃಥಕ್ ಕರ್ತುಮ್ ಇಚ್ಛನ್ತಿ | 18 ಕೇವಲಂ ಯುಷ್ಮತ್ಸಮೀಪೇ  
 ಮಮೋಪಸ್ಥಿತಿಸಮಯೇ ತನ್ನಹಿ, ಕಿನ್ತು ಸರ್ವದೈವ ಭದ್ರಮಧಿ  
 ಸ್ಪರ್ಧನಂ ಭದ್ರಂ | 19 ಹೇ ಮಮ ಬಾಲಕಾಃ, ಯುಷ್ಮದನ್ತ ಯಾವತ್  
 ಖ್ರೀಷ್ಟೋ ಮೂರ್ತಿಮಾನ್ ನ ಭವತಿ ತಾವದ್ ಯುಷ್ಮತ್ಕಾರಣಾತ್  
 ಪುನಃ ಪ್ರಸವವೇದನೇವ ಮಮ ವೇದನಾ ಜಾಯತೇ | 20  
 ಅಹಮಿದಾನೀಂ ಯುಷ್ಮಾಕಂ ಸನ್ನಿಧಿಂ ಗತ್ವಾ ಸ್ವರಾನ್ತರೇಣ ಯುಷ್ಮಾನ್  
 ಸಮ್ಭಾಷಿತುಂ ಕಾಮಯೇ ಯತೋ ಯುಷ್ಮಾನಧಿ ವ್ಯಾಕುಲೋಽಸ್ಮಿ | 21  
 ಹೇ ವ್ಯವಸ್ಥಾಧೀನತಾಕಾಜ್ಞಿಣಃ ಯೂಯಂ ಕಿಂ ವ್ಯವಸ್ಥಾಯಾ ವಚನಂ  
 ನ ಗೃಹ್ಣೀಥ? 22 ತನ್ಮಾಂ ವದತ | ಲಿಖಿತಮಾಸ್ತೇ, ಇಬ್ರಾಹೀಮೋ  
 ದ್ವೌ ಪುತ್ರಾವಾಸಾತೇ ತಯೋರೇಕೋ ದಾಸ್ಯಾಂ ದ್ವಿತೀಯಶ್ಚ  
 ಪತ್ನ್ಯಾಂ ಜಾತಃ | 23 ತಯೋ ಯೋ ದಾಸ್ಯಾಂ ಜಾತಃ ಸ  
 ಶಾರೀರಿಕನಿಯಮೇನ ಜಜ್ಞೇ ಯಶ್ಚ ಪತ್ನ್ಯಾಂ ಜಾತಃ ಸ ಪ್ರತಿಜ್ಞಯಾ  
 ಜಜ್ಞೇ | 24 ಇದಮಾಖ್ಯಾನಂ ದೃಷ್ಟ್ವನ್ನಸ್ವರೂಪಂ | ತೇ ದ್ವೇ  
 ಯೋಷಿತಾವೀಶ್ವರೀಯಸನ್ನೀ ತಯೋರೇಕಾ ಸೀನಯಪರ್ವತಾದ್  
 ಉತ್ಪನ್ನಾ ದಾಸಜನಯಿತ್ರೀ ಚ ಸಾ ತು ಹಾಜಿರಾ | 25 ಯಸ್ಮಾದ್  
 ಹಾಜಿರಾಶಬ್ದೇನಾರವದೇಶಸ್ಥಸೀನಯಪರ್ವತೋ ಬೋಧ್ಯತೇ, ಸಾ ಚ  
 ವರ್ತಮಾನಾಯಾ ಯಿರೂಶಾಲಮ್ಪುರ್ಯಾಃ ಸದೃಶೀ | ಯತಃ  
 ಸ್ವಬಾಲ್ಯೈಃ ಸಹಿತಾ ಸಾ ದಾಸತ್ವ ಆಸ್ತೇ | 26 ಕಿನ್ತು ಸ್ವರ್ಗೀಯಾ

ಯಿರೂಶಾಲಮ್ಪುರೀ ಪತ್ತೀ ಸರ್ವೇಷಾಮ್ ಅಸ್ಮಾಕಂ ಮಾತಾ ಚಾಸ್ತೇ |  
 27 ಯಾದೃಶಂ ಲಿಖಿತಮ್ ಆಸ್ತೇ, "ವನ್ಶೇ ಸನ್ತಾನಹೀನೇ ತ್ವಂ ಸ್ವರಂ  
 ಜಯಜಯಂ ಕುರು | ಅಪ್ರಸೂತೇ ತ್ವಯೋಲ್ಲಾಸೋ ಜಯಾಶಬ್ದಶ್ಚ  
 ಗೀಯತಾಂ | ಯತ ಏವ ಸನಾಥಾಯಾ ಯೋಷಿತಃ ಸನ್ತತೇ ಗಣಾತ್ |  
 ಅನಾಥಾ ಯಾ ಭವೇನ್ನಾರೀ ತದಪತ್ಯಾನಿ ಭೂರಿಶಃ | | " 28 ಹೇ  
 ಭ್ರಾತೃಗಣ, ಇಮ್ಹಾಕ್ ಇವ ವಯಂ ಪ್ರತಿಜ್ಞಯಾ ಜಾತಾಃ ಸನ್ತಾನಾಃ | 29  
 ಕಿನ್ನು ತದಾನೀಂ ಶಾರೀರಿಕನಿಯಮೇನ ಜಾತಃ ಪುತ್ರೋ ಯದ್ವದ್  
 ಆತ್ಮಿಕನಿಯಮೇನ ಜಾತಂ ಪುತ್ರಮ್ ಉಪಾದ್ರವತ್ ತಥಾಧುನಾಪಿ |  
 30 ಕಿನ್ನು ಶಾಸ್ತ್ರೇ ಕಿಂ ಲಿಖಿತಂ? "ತ್ವಮ್ ಇಮಾಂ ದಾಸೀಂ ತಸ್ಯಾಃ  
 ಪುತ್ರಇಚ್ಛಾಪಸಾರಯ ಯತ ಏಷ ದಾಸೀಪುತ್ರಃ ಪತ್ತೀಪುತ್ರೇಣ ಸಮಂ  
 ನೋತ್ತರಾಧಿಕಾರೀ ಭವಿಯ್ಯತೀತಿ | " 31 ಅತಏವ ಹೇ ಭ್ರಾತರಃ,  
 ವಯಂ ದಾಸ್ಯಾಃ ಸನ್ತಾನಾ ನ ಭೂತ್ವಾ ಪಾತ್ಯಾಃ ಸನ್ತಾನಾ ಭವಾಮಃ |

**5** ಖ್ರೀಷ್ಟೋಽಸ್ಮಭ್ಯಂ ಯತ್ ಸ್ವಾತನ್ತ್ರ್ಯಂ ದತ್ತವಾನ್ ಯೂಯಂ ತತ್ರ  
 ಸ್ಥಿರಾಸ್ತಿಷ್ಠತ ದಾಸತ್ವಯುಗೇನ ಪುನ ನ್ನ ನಿಬದ್ಧಧ್ವಂ | 2 ಪಶ್ಯತಾಹಂ  
 ಪೌಲೋ ಯುಷ್ಮಾನ್ ವದಾಮಿ ಯದಿ ಛಿನ್ನತ್ವಚೋ ಭವಥ ತರ್ಹಿ  
 ಖ್ರೀಷ್ಟೇನ ಕಿಮಪಿ ನೋಪಕಾರಿಷ್ಯಧ್ವೇ | 3 ಅಪರಂ ಯಃ ಕಶ್ಚಿತ್  
 ಛಿನ್ನತ್ವಗ್ ಭವತಿ ಸ ಕೃತ್ಸನ್ವವಸ್ಥಾಯಾಃ ಪಾಲನಮ್ ಈಶ್ವರಾಯ  
 ಧಾರಯತೀತಿ ಪ್ರಮಾಣಂ ದದಾಮಿ | 4 ಯುಷ್ಮಾಕಂ ಯಾವನ್ನೋ  
 ಲೋಕಾ ವ್ಯವಸ್ಥಯಾ ಸಪುಣ್ಯೇಭವಿತುಂ ಚೇಷ್ಟಂತೇ ತೇ ಸರ್ವೇ  
 ಖ್ರೀಷ್ಟಾದ್ ಭ್ರಷ್ಟಾ ಅನುಗ್ರಹಾತ್ ಪತಿತಾಶ್ಚ | 5 ಯತೋ ವಯಮ್  
 ಆತ್ಮನಾ ವಿಶ್ವಾಸಾತ್ ಪುಣ್ಯಲಾಭಾಶಾಸಿದ್ಧಂ ಪ್ರತೀಕ್ಷಾಮಹೇ | 6 ಖ್ರೀಷ್ಟೇ  
 ಯೀಶೌ ತ್ವಕ್ಷೇದಾತ್ವಕ್ಷೇದಯೋಃ ಕಿಮಪಿ ಗುಣಂ ನಾಸ್ತಿ ಕಿನ್ನು ಪ್ರೇಮ್ನಾ  
 ಸಫಲೋ ವಿಶ್ವಾಸ ಏವ ಗುಣಯುಕ್ತಃ | 7 ಪೂರ್ವ್ವಂ ಯೂಯಂ  
 ಸುನ್ದರಮ್ ಅಧಾವತ ಕಿನ್ವಿದಾನೀಂ ಕೇನ ಬಾಧಾಂ ಪ್ರಾಪ್ಯ ಸತ್ಯತಾಂ  
 ನ ಗೃಹ್ಣೀಥ? 8 ಯುಷ್ಮಾಕಂ ಸಾ ಮತಿ ಯುಷ್ಮದಾಹ್ವಾನಕಾರಿಣ  
 ಈಶ್ವರಾನ್ ಜಾತಾ | 9 ವಿಕಾರಃ ಕೃತ್ಸನ್ವಶಕ್ತಾನಾಂ ಸ್ವಲ್ಪಕಿಣ್ಣೇನ  
 ಜಸಯತೇ | 10 ಯುಷ್ಮಾಕಂ ಮತಿ ವಿಕಾರಂ ನ ಗಮಿಷ್ಯತೀತ್ಯಹಂ  
 ಯುಷ್ಮಾನಧಿ ಪ್ರಭುನಾಶಂಸೇ; ಕಿನ್ನು ಯೋ ಯುಷ್ಮಾನ್ ವಿಚಾರಲಯತಿ  
 ಸ ಯಃ ಕಶ್ಚಿತ್ ಭವೇತ್ ಸಮುಚಿತಂ ದಣ್ಣಂ ಪ್ರಾಪ್ಸ್ಯತಿ | 11

ಪರನ್ನು ಹೇ ಭ್ರಾತರಃ, ಯದ್ಯಹಮ್ ಇದಾನೀಮ್ ಅಪಿ ತ್ವಕ್ಷೇದಂ  
 ಪ್ರಚಾರಯೇಯಂ ತರ್ಹಿ ಕುತ ಉಪದ್ರವಂ ಭುಜ್ಜಿಯೆ? ತತ್ಕೃತೇ  
 ಕೃಶಂ ನಿರ್ಬಾರ್ಧಮ್ ಅಭವಿಷ್ಯತ್ | 12 ಯೇ ಜನಾ ಯುಷ್ಮಾಕಂ  
 ಚಾಞ್ಞಲ್ಯಂ ಜನಯನ್ತಿ ತೇಷಾಂ ಛೇದನಮೇವ ಮಯಾಭಿಲಷ್ಯತೇ | 13  
 ಹೇ ಭ್ರಾತರಃ, ಯೂಯಂ ಸ್ವಾತನ್ತ್ರಾರ್ಥಮ್ ಆಹೂತಾ ಆದ್ಧೇ ಕಿನ್ನು  
 ತತ್ಸಾತನ್ತ್ರದ್ವಾರೇಣ ಶಾರೀರಿಕಭಾವೋ ಯುಷ್ಮಾನ್ ನ ಪ್ರವಿಶತು |  
 ಯೂಯಂ ಪ್ರೇಮ್ನಾ ಪರಸ್ಪರಂ ಪರಿಚರ್ಯಾಂ ಕುರುಧ್ವಂ | 14  
 ಯಸ್ಮಾತ್ ತ್ವಂ ಸಮೀಪವಾಸಿನಿ ಸ್ವಪತ್ ಪ್ರೇಮ ಕುರ್ಯಾ ಇತ್ಯೇಕಾಜ್ಞಾ  
 ಕೃತ್ಸಾಯಾ ವ್ಯವಸ್ಥಾಯಾಃ ಸಾರಸಂಗ್ರಹಃ | 15 ಕಿನ್ನು ಯೂಯಂ  
 ಯದಿ ಪರಸ್ಪರಂ ದಂದಶ್ಯದ್ಧೇ ಽಶಾಶ್ಯದ್ಧೇ ಚ ತರ್ಹಿ ಯುಷ್ಮಾಕಮ್  
 ಏಕೋಽನ್ಯೇನ ಯನ್ನ ಗ್ರಸ್ಯತೇ ತತ್ರ ಯುಷ್ಮಾಭಿಃ ಸಾವಧಾನೈ  
 ಭವಿತವ್ಯಂ | 16 ಅಹಂ ಬ್ರವೀಮಿ ಯೂಯಮ್ ಆತ್ಮಿಕಾಚಾರಂ  
 ಕುರುತ ಶಾರೀರಿಕಾಭಿಲಾಷಂ ಮಾ ಪೂರಯತ | 17 ಯತಃ  
 ಶಾರೀರಿಕಾಭಿಲಾಷ ಆತ್ಮನೋ ವಿಪರೀತಃ, ಆತ್ಮಿಕಾಭಿಲಾಷಶ್ಚ ಶರೀರಸ್ಯ  
 ವಿಪರೀತಃ, ಅನಯೋರುಭಯೋಃ ಪರಸ್ಪರಂ ವಿರೋಧೋ ವಿದ್ಯತೇ  
 ತೇನ ಯುಷ್ಮಾಭಿ ಯದ್ ಅಭಿಲಷ್ಯತೇ ತನ್ನ ಕರ್ತವ್ಯಂ | 18 ಯೂಯಂ  
 ಯದ್ಯಾತ್ಮನಾ ವಿನೀಯದ್ಧೇ ತರ್ಹಿ ವ್ಯವಸ್ಥಾಯಾ ಅಧೀನಾ ನ ಭವಥ | 19  
 ಅಪರಂ ಪರದಾರಗಮನಂ ವೇಶ್ಯಾಗಮನಮ್ ಅಶುಚಿತಾ ಕಾಮುಕತಾ  
 ಪ್ರತಿಮಾಪೂಜನಮ್ 20 ಇನ್ದ್ರಜಾಲಂ ಶತ್ರುತ್ವಂ ವಿವಾದೋಽನ್ದರ್ಜ್ಜಲನಂ  
 ಕ್ರೋಧಃ ಕಲಹೋಽನ್ಯೈಕೈಃ 21 ಪಾರ್ಥಕ್ಯಮ್ ಈರ್ಷ್ಯಾ ವಧೋ  
 ಮತ್ತತ್ವಂ ಲಮ್ಪಟಿತ್ವಮಿತ್ಯಾದೀನಿ ಸ್ಪಷ್ಟತ್ವೇನ ಶಾರೀರಿಕಭಾವಸ್ಯ ಕರ್ಮಾಣಿ  
 ಸನ್ತಿ | ಪೂರ್ವ್ವಂ ಯದ್ವತ್ ಮಯಾ ಕಥಿತಂ ತದ್ವತ್ ಪುನರಪಿ  
 ಕಥ್ಯತೇ ಯೇ ಜನಾ ಏತಾದೃಶಾನಿ ಕರ್ಮಾಣ್ಯಾಚರನ್ತಿ ತೈರಿಶ್ವರಸ್ಯ  
 ರಾಜ್ಯೇಽಧಿಕಾರಃ ಕದಾಚ ನ ಲಪ್ಸ್ಯತೇ | 22 ಕಿಂಚ ಪ್ರೇಮಾನಂದಃ  
 ಶಾನ್ತಿಶ್ಚಿರಸಹಿಷ್ಣುತಾ ಹಿತೈಷಿತಾ ಭದ್ರತ್ವಂ ವಿಶ್ವಾಸ್ಯತಾ ತಿತಿಕ್ಷಾ 23  
 ಪರಿಮಿತಭೋಜಿತ್ವಮಿತ್ಯಾದೀನ್ಯಾತ್ಮನಃ ಫಲಾನಿ ಸನ್ತಿ ತೇಷಾಂ ವಿರುದ್ಧಾ  
 ಕಾಪಿ ವ್ಯವಸ್ಥಾ ನಹಿ | 24 ಯೇ ತು ಖ್ರೀಷ್ಟಸ್ಯ ಲೋಕಾಸ್ತೇ  
 ರಿಪುಭಿರಭಿಲಾಷೈಶ್ಚ ಸಹಿತಂ ಶಾರೀರಿಕಭಾವಂ ಕೃಶೇ ನಿಹತವನ್ತಃ | 25  
 ಯದಿ ವಯಮ್ ಆತ್ಮನಾ ಜೀವಾಮಸ್ತರ್ಹ್ಯಾತ್ಮಿಕಾಚಾರೋಽಸ್ಮಾಭಿಃ

ಕರ್ತವ್ಯಃ, 26 ದರ್ಪಃ ಪರಸ್ಪರಂ ನಿರ್ಭರ್ತನಂ ದ್ವೇಷಶ್ಚಾಸ್ಮಾಭಿ ನರ್  
ಕರ್ತವ್ಯಾನಿ |

**6** ಹೇ ಭ್ರಾತರಃ, ಯುಷ್ಮಾಕಂ ಕಶ್ಚಿದ್ ಯದಿ ಕಸ್ಮಿಂಶ್ಚಿತ್ ಪಾಪೇ  
ಪತತಿ ತರ್ಹ್ಯಾತ್ಮಿಕಭಾವಯುಕ್ತೈ ಯುಷ್ಮಾಭಿಸ್ತಿತಿಕ್ಷಾಭಾವಂ ವಿಧಾಯ  
ಸ ಪುನರುತ್ಥಾಪ್ಯತಾಂ ಯೂಯಮಪಿ ಯಥಾ ತಾದ್ಯಕ್ಷರೀಕ್ಷಾಯಾಂ  
ನ ಪತಥ ತಥಾ ಸಾವಧಾನಾ ಭವತ | 2 ಯುಷ್ಮಾಕಮ್ ಏಕೈಕೋ  
ಜನಃ ಪರಸ್ಯ ಭಾರಂ ವಹತ್ಸನೇನ ಪ್ರಕಾರೇಣ ಖ್ರೀಷ್ಟಸ್ಯ ವಿಧಿಂ  
ಪಾಲಯತ | 3 ಯದಿ ಕಶ್ಚನ ಕ್ಷುದ್ರಃ ಸನ್ ಸ್ವಂ ಮಹಾನ್ತಂ ಮನ್ಯತೇ  
ತರ್ಹಿ ತಸ್ಯಾತ್ಮವಜ್ಜನಾ ಜಾಯತೇ | 4 ಅತ ಏಕೈಕೇನ ಜನೇನ  
ಸ್ವಕೀಯಕರ್ಮಣಃ ಪರೀಕ್ಷಾ ತ್ರಿಯತಾಂ ತೇನ ಪರಂ ನಾಲೋಕ್ಯ  
ಕೇವಲಮ್ ಆತ್ಮಾಲೋಕನಾತ್ ತಸ್ಯ ಶ್ಲಘಾ ಸಮ್ಭವಿಷ್ಯತಿ | 5 ಯತ  
ಏಕೈಕೋ ಜನಃ ಸ್ವಕೀಯಂ ಭಾರಂ ವಕ್ಯತಿ | 6 ಯೋ ಜನೋ  
ಧರ್ಮೋಪದೇಶಂ ಲಭತೇ ಸ ಉಪದೇಷ್ಟಾರಂ ಸ್ವೀಯಸರ್ವಸಮ್ಪತ್ತೇ  
ಭಾಗಿನಂ ಕರೋತು | 7 ಯುಷ್ಮಾಕಂ ಭ್ರಾನ್ತಿ ನರ್ ಭವತು, ಈಶ್ವರೋ  
ನೋಪಹಸಿತವ್ಯಃ, ಯೇನ ಯದ್ ಬೀಜಮ್ ಉಪ್ಯತೇ ತೇನ ತಜ್ಜಾತಂ  
ಶಸ್ಯಂ ಕರ್ತವ್ಯತೇ | 8 ಸ್ವಶರೀರಾರ್ಥಂ ಯೇನ ಬೀಜಮ್ ಉಪ್ಯತೇ  
ತೇನ ಶರೀರಾದ್ ವಿನಾಶರೂಪಂ ಶಸ್ಯಂ ಲಪ್ಯತೇ ಕಿನ್ತ್ವಾತ್ಮನಃ  
ಕೃತೇ ಯೇನ ಬೀಜಮ್ ಉಪ್ಯತೇ ತೇನಾತ್ಮತೋಽನನ್ತಜೀವಿತರೂಪಂ  
ಶಸ್ಯಂ ಲಪ್ಯತೇ | (aiōnios g166) 9 ಸತ್ಕರ್ಮಕರಣೇಽಸ್ಮಾಭಿರಶ್ರಾನ್ತೈ  
ಭವಿತವ್ಯಂ ಯತೋಽಕ್ಲಾನ್ತಾಸ್ತಿಷ್ಠದ್ಭಿರಸ್ಮಾಭಿರುಪಯುಕ್ತಸಮಯೇ  
ತತ್ ಫಲಾನಿ ಲಪ್ಸ್ಯಂತೇ | 10 ಅತೋ ಯಾವತ್ ಸಮಯಸ್ತಿಷ್ಠತಿ  
ತಾವತ್ ಸರ್ವಾನ್ ಪ್ರತಿ ವಿಶೇಷತೋ ವಿಶ್ವಾಸವೇಶ್ವವಾಸಿನಃ ಪ್ರತ್ಯಸ್ಮಾಭಿ  
ರ್ಹಿತಾಚಾರಃ ಕರ್ತವ್ಯಃ | 11 ಹೇ ಭ್ರಾತರಃ, ಅಹಂ ಸ್ವಹಸ್ತೇನ  
ಯುಷ್ಮಾನ್ ಪ್ರತಿ ಕಿಯದ್ವ್ಯಹತ್ ಪತ್ರಂ ಲಿಖಿತವಾನ್ ತದ್ ಯುಷ್ಮಾಭಿ  
ರ್ದೃಶ್ಯತಾಂ | 12 ಯೇ ಶಾರೀರಿಕವಿಷಯೇ ಸುದೃಶ್ಯಾ ಭವಿತುಮಿಚ್ಛನ್ತಿ  
ತೇ ಯತ್ ಖ್ರೀಷ್ಟಸ್ಯ ಕ್ರುಶಸ್ಯ ಕಾರಣಾದುಪದ್ರವಸ್ಯ ಭಾಗಿನೋ ನ  
ಭವನ್ತಿ ಕೇವಲಂ ತದರ್ಥಂ ತ್ವಕ್ಷೇದೇ ಯುಷ್ಮಾನ್ ಪ್ರವರ್ತಯನ್ತಿ |  
13 ತೇ ತ್ವಕ್ಷೇದಗ್ರಾಹಿಣೋಽಪಿ ವ್ಯವಸ್ಥಾಂ ನ ಪಾಲಯನ್ತಿ ಕಿನ್ತು  
ಯುಷ್ಮಚ್ಛರೀರಾತ್ ಶ್ಲಘಾಲಾಭಾರ್ಥಂ ಯುಷ್ಮಾಕಂ ತ್ವಕ್ಷೇದಮ್



ಇಚ್ಛನ್ತಿ | 14 ಕಿನ್ನು ಯೇನಾಹಂ ಸಂಸಾರಾಯ ಹತಃ ಸಂಸಾರೋಽಪಿ  
 ಮಹ್ಯಂ ಹತಸ್ತದಸ್ಮತ್ಪ್ರಭೋ ಯೀಶುಖ್ರೀಷ್ಟಸ್ಯ ಕ್ರಶಂ ವಿನಾನ್ಯತ್ರ  
 ಕುತ್ರಾಪಿ ಮಮ ಶ್ಲಾಘನಂ ಕದಾಪಿ ನ ಭವತು | 15 ಖ್ರೀಷ್ಟೇ  
 ಯೀಶೌ ತ್ವಕ್ಷೇದಾತ್ವಕ್ಷೇದಯೋಃ ಕಿಮಪಿ ಗುಣಂ ನಾಸ್ತಿ ಕಿನ್ನು ನವೀನಾ  
 ಸೃಷ್ಟಿರೇವ ಗುಣಯುಕ್ತಾ | 16 ಅಪರಂ ಯಾವನ್ನೋ ಲೋಕಾ ಏತಸ್ಮಿನ್  
 ಮಾರ್ಗೇ ಚರನ್ತಿ ತೇಷಾಮ್ ಈಶ್ವರೀಯಸ್ಯ ಕೃತ್ಸಸ್ಯೇಸ್ರಾಯೇಲಶ್ಚ ಶಾನ್ತಿ  
 ದರ್ಯಾಲಾಭಶ್ಚ ಭೂಯಾತ್ | 17 ಇತಃ ಪರಂ ಕೋಽಪಿ ಮಾಂ ನ  
 ಕ್ಲಿಶ್ನಾತು ಯಸ್ಮಾದ್ ಅಹಂ ಸ್ವಗಾತ್ರೇ ಪ್ರಭೋ ಯೀಶುಖ್ರೀಷ್ಟಸ್ಯ ಚಿಹ್ನಾನಿ  
 ಧಾರಯೇ | 18 ಹೇ ಭ್ರಾತರಃ ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯ  
 ಪ್ರಸಾದೋ ಯುಷ್ಮಾಕಮ್ ಆತ್ಮನಿ ಸ್ಥೇಯಾತ್ | ತಥಾಸ್ತು |

## ಇಫಿಷಿಣಃ

1 ಈಶ್ವರಸ್ಯೇಚ್ಚಯಾ ಯೇಶುಖ್ರೀಷ್ಟಸ್ಯ ಪ್ರೇರಿತಃ ಪಾಲ  
ಇಫಿಷನಗರಸ್ಥಾನ್ ಪವಿತ್ರಾನ್ ಖ್ರೀಷ್ಟಯೇಶೌ ವಿಶ್ವಾಸಿನೋ ಲೋಕಾನ್  
ಪ್ರತಿ ಪತ್ರಂ ಲಿಖತಿ | 2 ಅಸ್ಮಾಕಂ ತಾತಸ್ಯೇಶ್ವರಸ್ಯ ಪ್ರಭೋ  
ಯೇಶುಖ್ರೀಷ್ಟಸ್ಯ ಚಾನುಗ್ರಹಃ ಶಾನ್ತಿಶ್ಚ ಯುಷ್ಮಾಸು ವರ್ತತಾಂ | 3  
ಅಸ್ಮಾಕಂ ಪ್ರಭೋ ಯೇಶೋಃ ಖ್ರೀಷ್ಟಸ್ಯ ತಾತ ಈಶ್ವರೋ ಧನ್ಯೋ  
ಭವತು; ಯತಃ ಸ ಖ್ರೀಷ್ಟೇನಾಸ್ಮಭ್ಯಂ ಸರ್ವಮ್ ಆಧ್ಯಾತ್ಮಿಕಂ  
ಸ್ವರ್ಗೀಯವರಂ ದತ್ತವಾನ್ | 4 ವಯಂ ಯತ್ ತಸ್ಯ ಸಮಕ್ಷಂ ಪ್ರೇಮ್ನಾ  
ಪವಿತ್ರಾ ನಿಷ್ಕಲಜ್ಜಾಶ್ಚ ಭವಾಮಸ್ತದರ್ಥಂ ಸ ಜಗತಃ ಸೃಷ್ಟೇ ಪೂರ್ವಂ  
ತೇನಾಸ್ಮಾನ್ ಅಭಿರೋಚಿತವಾನ್, ನಿಜಾಭಿಲಷಿತಾನುರೋಧಾಚ್ಚ 5  
ಯೇಶುನಾ ಖ್ರೀಷ್ಟೇನ ಸ್ವಸ್ಯ ನಿಮಿತ್ತಂ ಪುತ್ರತ್ವಪದೇಸ್ಮಾನ್  
ಸ್ವಕೀಯಾನುಗ್ರಹಸ್ಯ ಮಹತ್ತ್ವಸ್ಯ ಪ್ರಶಂಸಾರ್ಥಂ ಪೂರ್ವಂ  
ನಿಯುಕ್ತವಾನ್ | 6 ತಸ್ಮಾದ್ ಅನುಗ್ರಹಾತ್ ಸ ಯೇನ ಪ್ರಿಯತಮೇನ  
ಪುತ್ರೇಣಾಸ್ಮಾನ್ ಅನುಗೃಹೀತವಾನ್, 7 ವಯಂ ತಸ್ಯ ಶೋಣಿತೇನ  
ಮುಕ್ತಿಮ್ ಅರ್ಥತಃ ಪಾಪಕ್ಷಮಾಂ ಲಭ್ಯವನ್ತಃ | 8 ತಸ್ಯ ಯ  
ಈದೃಶೋನುಗ್ರಹನಿಧಿಸ್ತಸ್ಮಾತ್ ಸೋಸ್ಮಭ್ಯಂ ಸರ್ವವಿಧಂ ಜ್ಞಾನಂ  
ಬುದ್ಧಿಶ್ಚ ಬಾಹುಲ್ಯರೂಪೇಣ ವಿತರಿತವಾನ್ | 9 ಸ್ವರ್ಗಪೃಥಿವ್ಯೋ  
ರ್ಯದ್ಯದ್ ವಿದ್ಯತೇ ತತ್ಸರ್ವಂ ಸ ಖ್ರೀಷ್ಟೇ ಸಂಗ್ರಹೀಷ್ಯತೀತಿ ಹಿತೈಷಿಣಾ  
10 ತೇನ ಕೃತೋ ಯೋ ಮನೋರಥಃ ಸಮ್ಪೂರ್ಣತಾಂ ಗತವತ್ಸು  
ಸಮಯೇಷು ಸಾಧಯಿತವ್ಯಸ್ಯಮಧಿ ಸ ಸ್ವಕೀಯಾಭಿಲಾಷಸ್ಯ ನಿಗೂಢಂ  
ಭಾವಮ್ ಅಸ್ಮಾನ್ ಜ್ಞಾಪಿತವಾನ್ | 11 ಪೂರ್ವಂ ಖ್ರೀಷ್ಟೇ  
ವಿಶ್ವಾಸಿನೋ ಯೇ ವಯಮ್ ಅಸ್ಮತ್ತೋ ಯತ್ ತಸ್ಯ ಮಹಿಮ್ನಃ  
ಪ್ರಶಂಸಾ ಜಾಯತೇ, 12 ತದರ್ಥಂ ಯಃ ಸ್ವಕೀಯೇಚ್ಛಾಯಾಃ  
ಮನ್ತ್ರಣಾತಃ ಸರ್ವಾಣಿ ಸಾಧಯತಿ ತಸ್ಯ ಮನೋರಥಾದ್ ವಯಂ  
ಖ್ರೀಷ್ಟೇನ ಪೂರ್ವಂ ನಿರೂಪಿತಾಃ ಸನ್ನೋಽಧಿಕಾರಿಣೋ ಜಾತಾಃ | 13  
ಯೂಯಮಪಿ ಸತ್ಯಂ ವಾಕ್ಯಮ್ ಅರ್ಥತೋ ಯುಷ್ಮತ್ಪರಿತ್ರಾಣಸ್ಯ  
ಸುಸಂವಾದಂ ನಿಶಮ್ಯ ತಸ್ಮಿನ್ನೇವ ಖ್ರೀಷ್ಟೇ ವಿಶ್ವಸಿತವನ್ತಃ ಪ್ರತಿಜ್ಞಾತೇನ  
ಪವಿತ್ರೇಣಾತ್ಮನಾ ಮುದ್ರಯೇವಾಜ್ಞಿತಾಶ್ಚ | 14 ಯತಸ್ತಸ್ಯ ಮಹಿಮ್ನಃ  
ಪ್ರಕಾಶಾಯ ತೇನ ಕ್ರೀತಾನಾಂ ಲೋಕಾನಾಂ ಮುಕ್ತಿ ಯಾವನ್ನ

ಭವಿಷ್ಯತಿ ತಾವತ್ ಸ ಆತ್ಮಾಸ್ಮಾಕಮ್ ಅಧಿಕಾರಿತ್ವಸ್ಯ ಸತ್ಯಜ್ಞಾರಸ್ಯ  
ಪಣಸ್ವರೂಪೋ ಭವತಿ | 15 ಪ್ರಭೌ ಯೀಶೌ ಯುಷ್ಮಾಕಂ ವಿಶ್ವಾಸಃ  
ಸರ್ವೇಷು ಪವಿತ್ರಲೋಕೇಷು ಪ್ರೇಮ ಚಾಸ್ಯ ಇತಿ ವಾರ್ತಾಂ  
ಶ್ರುತ್ವಾಹಮಪಿ 16 ಯುಷ್ಮಾನಧಿ ನಿರನ್ತರಮ್ ಈಶ್ವರಂ ಧನ್ಯಂ ವದನ್  
ಪ್ರಾರ್ಥನಾಸಮಯೇ ಚ ಯುಷ್ಮಾನ್ ಸ್ಮರನ್ ವರಮಿಮಂ  
ಯಾಚಾಮಿ | 17 ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯ ತಾತೋ ಯಃ  
ಪ್ರಭಾವಾಕರ ಈಶ್ವರಃ ಸ ಸ್ವಕೀಯತತ್ತ್ವಜ್ಞಾನಾಯ ಯುಷ್ಮಭ್ಯಂ  
ಜ್ಞಾನಜನಕಮ್ ಪ್ರಕಾಶಿತವಾಕ್ಯಬೋಧಕಇಚ್ಛಾತ್ಮಾನಂ ದೇಯಾತ್ | 18  
ಯುಷ್ಮಾಕಂ ಜ್ಞಾನಚಕ್ಷೂಷಿ ಚ ದೀಪ್ತಿಯುಕ್ತಾನಿ ಕೃತ್ವಾ ತಸ್ಯಾಹ್ವಾನಂ  
ಕೀದೃಶ್ಯಾ ಪ್ರತ್ಯಾಶಯಾ ಸಮ್ಪಲಿತಂ ಪವಿತ್ರಲೋಕಾನಾಂ ಮಧ್ಯೇ ತೇನ  
ದತ್ತೋಽಧಿಕಾರಃ ಕೀದೃಶಃ ಪ್ರಭಾವನಿಧಿ ವಿಶ್ವಾಸಿಷು ಚಾಸ್ಮಾಸು  
ಪ್ರಕಾಶಮಾನಸ್ಯ 19 ತದೀಯಮಹಾಪರಾಕ್ರಮಸ್ಯ ಮಹತ್ವಂ ಕೀದೃಗ್  
ಅನುಪಮಂ ತತ್ ಸರ್ವಂ ಯುಷ್ಮಾನ್ ಜ್ಞಾಪಯತು | 20 ಯತಃ ಸ  
ಯಸ್ಯಾಃ ಶಕ್ತೇಃ ಪ್ರಬಲತಾಂ ಖ್ರೀಷ್ಟೇ ಪ್ರಕಾಶಯನ್ ಮೃತಗಣಮಧ್ಯಾತ್  
ತಮ್ ಉತ್ಥಾಪಿತವಾನ್, 21 ಅಧಿಪತಿತ್ವಪದಂ ಶಾಸನಪದಂ  
ಪರಾಕ್ರಮೋ ರಾಜತ್ವಇತ್ಯೇತಿನಾಮಾನಿ ಯಾವನ್ತಿ ಪದಾನೀಹ ಲೋಕೇ  
ಪರಲೋಕೇ ಚ ವಿದ್ಯಂತೇ ತೇಷಾಂ ಸರ್ವೇಷಾಮ್ ಊರ್ಧ್ವೇ ಸ್ವರ್ಗೇ  
ನಿಜದಕ್ಷಿಣಪಾರ್ಶ್ವೇ ತಮ್ ಉಪವೇಶಿತವಾನ್, (aiṛṇ 9165) 22 ಸರ್ವ್ವಾಣಿ  
ತಸ್ಯ ಚರಣಯೋರಧೋ ನಿಹಿತವಾನ್ ಯಾ ಸಮಿತಿಸ್ತಸ್ಯ ಶರೀರಂ  
ಸರ್ವತ್ರ ಸರ್ವೇಷಾಂ ಪೂರಯಿತುಃ ಪೂರಕಣ್ಣ ಭವತಿ ತಂ ತಸ್ಯಾ  
ಮೂರ್ಧಾನಂ ಕೃತ್ವಾ 23 ಸರ್ವೇಷಾಮ್ ಉಪರ್ಯುಪರಿ  
ನಿಯುಕ್ತವಾಂಶ್ಚ ಸೈವ ಶಕ್ತಿರಸ್ಮಾಸ್ವಪಿ ತೇನ ಪ್ರಕಾಶ್ಯತೇ |

**2** ಪುರಾ ಯೂಯಮ್ ಅಪರಾಧೈಃ ಪಾಪೈಶ್ಚ ಮೃತಾಃ ಸನ್ತಸ್ತಾನ್ಯಾಚರನ್ತ  
ಇಹಲೋಕಸ್ಯ ಸಂಸಾರಾನುಸಾರೇಣಾಕಾಶರಾಜ್ಯಸ್ಯಾಧಿಪತಿಮ್ (aiṛṇ  
9165) 2 ಅರ್ಥತಃ ಸಾಮ್ಪ್ರತಮ್ ಆಜ್ಞಾಲಭೈವಂಶೇಷು ಕರ್ಮಕಾರಿಣಮ್  
ಆತ್ಮಾನಮ್ ಅನ್ವವ್ರಜತ | 3 ತೇಷಾಂ ಮಧ್ಯೇ ಸರ್ವೇ ವಯಮಪಿ  
ಪೂರ್ವ್ವಂ ಶರೀರಸ್ಯ ಮನಸ್ಕಾಮನಾಯಾಇಚ್ಛೇಹಾಂ ಸಾಧಯನ್ತಃ  
ಸ್ವಶರೀರಸ್ಯಾಭಿಲಾಷಾನ್ ಆಚರಾಮ ಸರ್ವೇಽನ್ಯ ಇವ ಚ ಸ್ವಭಾವತಃ  
ಕ್ರೋಧಭಜನಾನ್ಯಭವಾಮ | 4 ಕಿನ್ತು ಕರುಣಾನಿಧಿರೀಶ್ವರೋ ಯೇನ

ಮಹಾಪ್ರೇಮ್ನಾಸ್ಮಾನ್ ದಯಿತವಾನ್ 5 ತಸ್ಯ ಸ್ವಪ್ರೇಮ್ನೋ ಬಾಹುಲ್ಯಾದ್  
 ಅಪರಾದ್ಯೈ ಮ್ಯುತಾನಪ್ಯಸ್ಮಾನ್ ಖ್ರೀಷ್ಟೇನ ಸಹ ಜೀವಿತವಾನ್  
 ಯತೋಽನುಗ್ರಹಾದ್ ಯೂಯಂ ಪರಿತ್ರಾಣಂ ಪ್ರಾಪ್ತಾಃ | 6 ಸ ಚ  
 ಖ್ರೀಷ್ಟೇನ ಯೀಶುನಾಸ್ಮಾನ್ ತೇನ ಸಾರ್ಧಮ್ ಉತ್ಥಾಪಿತವಾನ್ ಸ್ವರ್ಗ  
 ಉಪವೇಶಿತವಾಂಶ್ಚ | 7 ಇತ್ಥಂ ಸ ಖ್ರೀಷ್ಟೇನ ಯೀಶುನಾಸ್ಮಾನ್ ಪ್ರತಿ  
 ಸ್ವಹಿತೈಷಿತಯಾ ಭಾವಿಯುಗೇಷು ಸ್ವಕೀಯಾನುಗ್ರಹಸ್ಯಾನುಪಮಂ  
 ನಿಧಿಂ ಪ್ರಕಾಶಯಿತುಮ್ ಇಚ್ಛತಿ | (aiōn g165) 8 ಯೂಯಮ್  
 ಅನುಗ್ರಹಾದ್ ವಿಶ್ವಾಸೇನ ಪರಿತ್ರಾಣಂ ಪ್ರಾಪ್ತಾಃ, ತಚ್ಚ ಯುಷ್ಮನ್ನೂಲಕಂ  
 ನಹಿ ಕಿನ್ವೀಶ್ವರಸ್ಯೈವ ದಾನಂ, 9 ತತ್ ಕರ್ಮಣಾಂ ಫಲಮ್ ಅಪಿ ನಹಿ,  
 ಅತಃ ಕೇನಾಪಿ ನ ಶ್ಲಾಘಿತವ್ಯಂ | 10 ಯತೋ ವಯಂ ತಸ್ಯ ಕಾರ್ಯಂ  
 ಪ್ರಾಗ್ ಈಶ್ವರೇಣ ನಿರೂಪಿತಾಭಿಃ ಸತ್ತ್ವಿಯಾಭಿಃ ಕಾಲಯಾಪನಾಯ  
 ಖ್ರೀಷ್ಟೇ ಯೀಶೌ ತೇನ ಮೃಷ್ಟಾಶ್ಚ | 11 ಪುರಾ ಜನ್ಮನಾ ಭಿನ್ನಜಾತೀಯಾ  
 ಹಸ್ತಕೃತಂ ತ್ವಕ್ಷೇದಂ ಪ್ರಾಪ್ಯೆ ಲೋಕೈಶ್ಚಾಚ್ಛಿನ್ನತ್ವಚ ಇತಿನಾಮ್ನಾ ಖ್ಯಾತಾ  
 ಯೇ ಯೂಯಂ ತೈ ಯುಷ್ಮಾಭಿರಿದಂ ಸ್ಮರ್ತವ್ಯಂ 12 ಯತ್ ತಸ್ಮಿನ್  
 ಸಮಯೇ ಯೂಯಂ ಖ್ರೀಷ್ಟಾದ್ ಭಿನ್ನಾ ಇಸ್ರಾಯೇಲಲೋಕಾನಾಂ  
 ಸಹವಾಸಾದ್ ದೂರಸ್ಥಾಃ ಪ್ರತಿಜ್ಞಾಸಮ್ಪಲಿತನಿಯಮಾನಾಂ ಬಹಿಃ  
 ಸ್ಥಿತಾಃ ಸನ್ನೋ ನಿರಾಶಾ ನಿರೀಶ್ವರಾಶ್ಚ ಜಗತ್ಯಾದ್ಧಮ್ ಇತಿ | 13  
 ಕಿನ್ವಧುನಾ ಖ್ರೀಷ್ಟೇ ಯೀಶಾವಾಶ್ರಯಂ ಪ್ರಾಪ್ಯ ಪುರಾ ದೂರವರ್ತಿನೋ  
 ಯೂಯಂ ಖ್ರೀಷ್ಟಸ್ಯ ಶೋಣಿತೇನ ನಿಕಟವರ್ತಿನೋಽಭವತ | 14  
 ಯತಃ ಸ ಏವಾಸ್ಮಾಕಂ ಸನ್ನಿಃ ಸ ದ್ವಯಮ್ ಏಕೀಕೃತವಾನ್  
 ಶತ್ರುತಾರೂಪಿಣೀಂ ಮಧ್ಯವರ್ತಿನೀಂ ಪ್ರಭೇದಕಭಿತ್ತಿಂ ಭಗ್ನವಾನ್  
 ದಣ್ಡಾಜ್ಞಾಯುಕ್ತಂ ವಿಧಿಶಾಸ್ತ್ರಂ ಸ್ವಶರೀರೇಣ ಲುಪ್ತವಾಂಶ್ಚ | 15  
 ಯತಃ ಸ ಸನ್ನಿಂ ವಿಧಾಯ ತೌ ದ್ವೌ ಸ್ವಸ್ಮಿನ್ ಏಕಂ ನುತನಂ  
 ಮಾನವಂ ಕರ್ತುಂ 16 ಸ್ವಕೀಯಕ್ರುಶೇ ಶತ್ರುತಾಂ ನಿಹತ್ಯ  
 ತೇನೈವೈಕಸ್ಮಿನ್ ಶರೀರೇ ತಯೋ ದ್ವಯೋರೀಶ್ವರೇಣ ಸನ್ನಿಂ  
 ಕಾರಯಿತುಂ ನಿಶ್ಚಿತವಾನ್ | 17 ಸ ಚಾಗತ್ಯ ದೂರವರ್ತಿನೋ ಯುಷ್ಮಾನ್  
 ನಿಕಟವರ್ತಿನೋ ಽಸ್ಮಾಂಶ್ಚ ಸನ್ನೇ ಮಙ್ಗಲವಾರ್ತಾಂ ಜ್ಞಾಪಿತವಾನ್ |  
 18 ಯತಸ್ತಸ್ಮಾದ್ ಉಭಯಪಕ್ಷೀಯಾ ವಯಮ್ ಏಕೇನಾತ್ಮನಾ  
 ಪಿತುಃ ಸಮೀಪಂ ಗಮನಾಯ ಸಾಮರ್ಥ್ಯಂ ಪ್ರಾಪ್ತವನ್ತಃ | 19 ಅತ

ಇದಾನೀಂ ಯೂಯಮ್ ಅಸಮ್ಪರ್ಕಿಯಾ ವಿದೇಶಿನಶ್ಚ ನ ತಿಷ್ಠನತಃ  
 ಪವಿತ್ರಲೋಕೈಃ ಸಹವಾಸಿನ ಈಶ್ವರಸ್ಯ ವೇಶ್ಮವಾಸಿನಶ್ಚಾದ್ವೇ | 20  
 ಅಪರಂ ಪ್ರೇರಿತಾ ಭವಿಷ್ಯದ್ವಾದಿನಶ್ಚ ಯತ್ರ ಭಿತ್ತಿಮೂಲಸ್ವರೂಪಾಸ್ತತ್ರ  
 ಯೂಯಂ ತಸ್ಮಿನ್ ಮೂಲೇ ನಿಚೀಯದ್ವೇ ತತ್ರ ಚ ಸ್ವಯಂ ಯೀಶುಃ  
 ಖ್ರೀಷ್ಣಃ ಪ್ರಧಾನಃ ಕೋಣಸ್ಥಪ್ರಸ್ತರಃ | 21 ತೇನ ಕೃತ್ಸಾ ನಿರ್ಮಿತಿಃ  
 ಸಂಗ್ರಹ್ಯಮಾನಾ ಪ್ರಭೋಃ ಪವಿತ್ರಂ ಮಂದಿರಂ ಭವಿತುಂ ವರ್ಧತೇ |  
 22 ಯೂಯಮಪಿ ತತ್ರ ಸಂಗ್ರಹ್ಯಮಾನಾ ಆತ್ಮನೇಶ್ವರಸ್ಯ ವಾಸಸ್ಥಾನಂ  
 ಭವಥ |

**3** ಅತೋ ಹೇತೋ ಭಿನ್ನಜಾತೀಯಾನಾಂ ಯುಷ್ಮಾಕಂ ನಿಮಿತ್ತಂ  
 ಯೀಶುಖ್ರೀಷ್ಣಸ್ಯ ಬಂದ್ವೀ ಯಃ ಸೋಽಹಂ ಪೌಲೋ ಬ್ರವೀಮಿ | 2  
 ಯುಷ್ಮದರ್ಥಮ್ ಈಶ್ವರೇಣ ಮಹ್ಯಂ ದತ್ತಸ್ಯ ವರಸ್ಯ ನಿಯಮಃ  
 ಕೀದೃಶಸ್ತದ್ ಯುಷ್ಮಾಭಿರಶ್ರಾವೀತಿ ಮನ್ಯೇ | 3 ಅರ್ಥತಃ  
 ಪೂರ್ವ್ವಂ ಮಯಾ ಸಂಕ್ಷೇಪೇಣ ಯಥಾ ಲಿಖಿತಂ ತಥಾಹಂ  
 ಪ್ರಕಾಶಿತವಾಕ್ಯೇನೇಶ್ವರಸ್ಯ ನಿಗೂಢಂ ಭಾವಂ ಜ್ಞಾಪಿತೋಽಭವಂ |  
 4 ಅತೋ ಯುಷ್ಮಾಭಿಸ್ತತ್ ಪರಿತ್ವಾ ಖ್ರೀಷ್ಣಮಧಿ ತಸ್ಮಿನ್ನಿಗೂಢೇ  
 ಭಾವೇ ಮಮ ಜ್ಞಾನಂ ಕೀದೃಶಂ ತದ್ ಭೋತ್ಸ್ಯತೇ | 5  
 ಪೂರ್ವ್ವಯುಗೇಷು ಮಾನವಸನ್ತಾನಾಸ್ತಂ ಜ್ಞಾಪಿತಾ ನಾಸನ್ ಕಿನ್ತ್ವಧುನಾ  
 ಸ ಭಾವಸ್ತಸ್ಯ ಪವಿತ್ರಾನ್ ಪ್ರೇರಿತಾನ್ ಭವಿಷ್ಯದ್ವಾದಿನಶ್ಚ ಪ್ರತ್ಯಾತ್ಮನಾ  
 ಪ್ರಕಾಶಿತೋಽಭವತ್; 6 ಅರ್ಥತ ಈಶ್ವರಸ್ಯ ಶಕ್ತೇಃ ಪ್ರಕಾಶಾತ್  
 ತಸ್ಯಾನುಗ್ರಹೇಣ ಯೋ ವರೋ ಮಹ್ಯಮ್ ಅದಾಯಿ ತೇನಾಹಂ  
 ಯಸ್ಯ ಸುಸಂವಾದಸ್ಯ ಪರಿಚಾರಕೋಽಭವಂ, 7 ತದ್ವಾರಾ ಖ್ರೀಷ್ಣೇನ  
 ಭಿನ್ನಜಾತೀಯಾ ಅನ್ಯೈಃ ಸಾರ್ಥಮ್ ಏಕಾಧಿಕಾರಾ ಏಕಶರೀರಾ  
 ಏಕಸ್ಯಾಃ ಪ್ರತಿಜ್ಞಾಯಾ ಅಂಶಿನಶ್ಚ ಭವಿಷ್ಯಂತೀತಿ | 8 ಸರ್ವ್ವೇಷಾಂ  
 ಪವಿತ್ರಲೋಕಾನಾಂ ಕ್ಷುದ್ರತಮಾಯ ಮಹ್ಯಂ ವರೋಽಯಮ್  
 ಅದಾಯಿ ಯದ್ ಭಿನ್ನಜಾತೀಯಾನಾಂ ಮಧ್ಯೇ ಬೋಧಾಗಯಸ್ಯ  
 ಗುಣನಿಧೇಃ ಖ್ರೀಷ್ಣಸ್ಯ ಮಜ್ಜಲವಾರ್ತಾಂ ಪ್ರಚಾರಯಾಮಿ, 9  
 ಕಾಲಾವಸ್ಥಾತಃ ಪೂರ್ವ್ವಸ್ಮಾಚ್ಚ ಯೋ ನಿಗೂಢಭಾವ ಈಶ್ವರೇ ಗುಪ್ತ  
 ಆಸೀತ್ ತದೀಯನಿಯಮಂ ಸರ್ವ್ವಾನ್ ಜ್ಞಾಪಯಾಮಿ | (aiōn g165)  
 10 ಯತ ಈಶ್ವರಸ್ಯ ನಾನಾರೂಪಂ ಜ್ಞಾನಂ ಯತ್ ಸಾಮ್ಪ್ರತಂ

ಸಮಿತ್ಯಾ ಸ್ವರ್ಗೇ ಪ್ರಾಧಾನ್ಯಪರಾಕ್ರಮಯುಕ್ತಾನಾಂ ದೂತಾನಾಂ ನಿಕಟೇ  
 ಪ್ರಕಾಶ್ಯತೇ ತದರ್ಥಂ ಸ ಯೀಶುನಾ ಖ್ರೀಷ್ಟೇನ ಸರ್ವ್ವಾಣಿ ಸೃಷ್ಟವಾನ್ |  
 11 ಯತೋ ವಯಂ ಯಸ್ಮಿನ್ ವಿಶ್ವಸ್ಯ ದೃಢಭಕ್ತಾ ನಿರ್ಭಯತಾಮ್  
 ಈಶ್ವರಸ್ಯ ಸಮಾಗಮೇ ಸಾಮರ್ಥ್ಯಾಃ | 12 ಪ್ರಾಪ್ತವನ್ತಸ್ತಮಸ್ಮಾಕಂ  
 ಪ್ರಭುಂ ಯೀಶುಂ ಖ್ರೀಷ್ಟಮಧಿ ಸ ಕಾಲಾವಸ್ಥಾಯಾಃ ಪೂರ್ವ್ವಂ  
 ತಂ ಮನೋರಥಂ ಕೃತವಾನ್ | (aiōn g165) | 13 ಅತೋಽಹಂ  
 ಯುಷ್ಮನ್ನಿಮಿತ್ತಂ ದುಃಖಭೋಗೇನ ಕ್ಲಾಂತಿಂ ಯನ್ನ ಗಚ್ಛಾಮೀತಿ  
 ಪ್ರಾರ್ಥಯೇ ಯತಸ್ತದೇವ ಯುಷ್ಮಾಕಂ ಗೌರವಂ | 14 ಅತೋ  
 ಹೇತೋಃ ಸ್ವರ್ಗಪೃಥಿವ್ಯೋಃ ಸ್ಥಿತಃ ಕೃತ್ಸೋ ವಂಶೋ ಯಸ್ಯ ನಾಮ್ನಾ  
 ವಿಖ್ಯಾತಸ್ತಮ್ | 15 ಅಸ್ಮತ್ಪ್ರಭೋ ಯೀಶುಖ್ರೀಷ್ಟಸ್ಯ ಪಿತರಮುದ್ವಿಶ್ಯಾಹಂ  
 ಜಾನುನೀ ಪಾತಯಿತ್ವಾ ತಸ್ಯ ಪ್ರಭಾವನಿಧಿತೋ ವರಮಿಮಂ  
 ಪ್ರಾರ್ಥಯೇ | 16 ತಸ್ಯಾತ್ಮನಾ ಯುಷ್ಮಾಕಮ್ ಆನ್ತರಿಕಪುರುಷಸ್ಯ  
 ಶಕ್ತೇ ವ್ಯರ್ಥಿಃ ಕ್ರಿಯತಾಂ | 17 ಖ್ರೀಷ್ಟಸ್ತು ವಿಶ್ವಾಸೇನ ಯುಷ್ಮಾಕಂ  
 ಹೃದಯೇಷು ನಿವಸತು | ಪ್ರೇಮಣಿ ಯುಷ್ಮಾಕಂ ಬದ್ಧಮೂಲತ್ವಂ  
 ಸುಸ್ಥಿರತ್ವಾ ಭವತು | 18 ಇತ್ಥಂ ಪ್ರಸ್ಥತಾಯಾ ದೀರ್ಘತಾಯಾ  
 ಗಭೀರತಾಯಾ ಉಚ್ಚತಾಯಾಶ್ಚ ಬೋಧಾಯ ಸರ್ವೈಃ ಪವಿತ್ರಲೋಕೈಃ  
 ಪ್ರಾಪ್ಯಂ ಸಾಮರ್ಥ್ಯಂ ಯುಷ್ಮಾಭಿ ಲಭ್ಯತಾಂ, 19 ಜ್ಞಾನಾತಿರಿಕ್ತಂ  
 ಖ್ರೀಷ್ಟಸ್ಯ ಪ್ರೇಮ ಜ್ಞಾಯತಾಮ್ ಈಶ್ವರಸ್ಯ ಸಮ್ಪೂರ್ಣವೃದ್ಧಿಪರ್ಯಂತಂ  
 ಯುಷ್ಮಾಕಂ ವೃದ್ಧಿ ಭವತು ಚ | 20 ಅಸ್ಮಾಕಮ್ ಅನ್ತರೇ  
 ಯಾ ಶಕ್ತಿಃ ಪ್ರಕಾಶತೇ ತಯಾ ಸರ್ವ್ವಾತಿರಿಕ್ತಂ ಕರ್ಮ್ ಕುರ್ವನ್  
 ಅಸ್ಮಾಕಂ ಪ್ರಾರ್ಥನಾಂ ಕಲ್ಪನಾಇಶ್ಚಾತಿಕ್ರಮಿತುಂ ಯಃ ಶಕ್ನೋತಿ | 21  
 ಖ್ರೀಷ್ಟಯೀಶುನಾ ಸಮಿತೇ ಮರ್ಥ್ಯೇ ಸರ್ವ್ವೇಷು ಯುಗೇಷು ತಸ್ಯ  
 ಧನ್ಯವಾದೋ ಭವತು | ಇತಿ | (aiōn g165)

**4** ಅತೋ ಬಂದಿರಹಂ ಪ್ರಭೋ ನಾಮ್ನಾ ಯುಷ್ಮಾನ್ ವಿನಯೇ  
 ಯೂಯಂ ಯೇನಾಹ್ವಾನೇನಾಹೂತಾಸ್ತದುಪಯುಕ್ತರೂಪೇಣ | 2  
 ಸರ್ವ್ವಥಾ ನಮ್ರತಾಂ ಮೃದುತಾಂ ತಿತಿಕ್ಷಾಂ ಪರಸ್ಪರಂ ಪ್ರಮ್ನಾ  
 ಸಹಿಷ್ಣುತಾಇಶ್ಚಾಚರತ | 3 ಪ್ರಣಯಬಂದನೇನ ಚಾತ್ಮನ ಏಕ್ಯಂ ರಕ್ಷಿತುಂ  
 ಯತದ್ಧಂ | 4 ಯೂಯಮ್ ಏಕಶರೀರಾ ಏಕಾತ್ಮಾನಶ್ಚ ತದ್ವದ್  
 ಆಹ್ವಾನೇನ ಯೂಯಮ್ ಏಕಪ್ರತ್ಯಾಶಾಪ್ರಾಪ್ತಯೇ ಸಮಾಹೂತಾಃ | 5

ಯುಷ್ಮಾಕಮ್ ಏಕಃ ಪ್ರಭುರೇಕೋ ವಿಶ್ವಾಸ ಏಕಂ ಮಜ್ಜನಂ,  
ಸರ್ವೇಷಾಂ ತಾತಃ 6 ಸರ್ವೋಪರಿಸ್ಥಃ ಸರ್ವವ್ಯಾಪೀ ಸರ್ವೇಷಾಂ  
ಯುಷ್ಮಾಕಂ ಮಧ್ಯವರ್ತಿ ಚೈಕ ಈಶ್ವರ ಆಸ್ತೇ| 7 ಕಿನ್ನು  
ಖ್ರೀಷ್ಣಸ್ಯ ದಾನಪರಿಮಾಣಾನುಸಾರಾದ್ ಅಸ್ಮಾಕಮ್ ಏಕೈಕಸ್ಮೈ  
ವಿಶೇಷೋ ವರೋಽದಾಯಿ| 8 ಯಥಾ ಲಿಖಿತಮ್ ಆಸ್ತೇ,  
"ಊರ್ಧ್ವಮ್ ಆರುಹ್ಯ ಜೇತ್ಯನ್ ಸ ವಿಜಿತ್ಯ ಬನ್ದಿನೋಽಕರೋತ್|  
ತತಃ ಸ ಮನುಜೇಭ್ಯೋಽಪಿ ಸ್ವೀಯಾನ್ ವ್ಯಶ್ರಾಣಯದ್  
ವರಾನ್|| " 9 ಊರ್ಧ್ವಮ್ ಆರುಹ್ಯೇತಿವಾಕ್ಯಸ್ಯಾಯಮರ್ಥಃ  
ಸ ಪೂರ್ವಂ ಪೃಥಿವೀರೂಪಂ ಸರ್ವ್ವಾಧಃಸ್ಥಿತಂ ಸ್ಥಾನಮ್  
ಅವತೀರ್ಣವಾನ್; 10 ಯಶ್ಚಾವತೀರ್ಣವಾನ್ ಸ ಏವ ಸ್ವರ್ಗಾಣಾಮ್  
ಉಪರ್ಯುಪರ್ಯಾರೂಢವಾನ್ ಯತಃ ಸರ್ವ್ವಾಣಿ ತೇನ  
ಪೂರಯಿತವ್ಯಾನಿ| 11 ಸ ಏವ ಚ ಕಾಂಶ್ಚನ ಪ್ರೇರಿತಾನ್  
ಅಪರಾನ್ ಭವಿಷ್ಯದ್ವಾದಿನೋಽಪರಾನ್ ಸುಸಂವಾದಪ್ರಚಾರಕಾನ್  
ಅಪರಾನ್ ಪಾಲಕಾನ್ ಉಪದೇಶಕಾಂಶ್ಚ ನಿಯುಕ್ತವಾನ್| 12  
ಯಾವದ್ ವಯಂ ಸರ್ವೇ ವಿಶ್ವಾಸಸ್ಯೇಶ್ವರಪುತ್ರವಿಷಯಕಸ್ಯ  
ತತ್ತ್ವಜ್ಞಾನಸ್ಯ ಚೈಕೈಕಂ ಸಮ್ಪೂರ್ಣಂ ಪುರುಷಾರ್ಥಇಚ್ಛಾರ್ಥತಃ ಖ್ರೀಷ್ಣಸ್ಯ  
ಸಮ್ಪೂರ್ಣಪರಿಮಾಣಸ್ಯ ಸಮಂ ಪರಿಮಾಣಂ ನ ಪ್ರಾಪ್ನುಮಸ್ವಾವತ್ 13  
ಸ ಪರಿಚರ್ಯಾಕರ್ಮಸಾಧನಾಯ ಖ್ರೀಷ್ಣಸ್ಯ ಶರೀರಸ್ಯ ನಿಷ್ಕಾಯೈ ಚ  
ಪವಿತ್ರಲೋಕಾನಾಂ ಸಿದ್ಧತಾಯಾಸ್ತಾದ್ಯಶಮ್ ಉಪಾಯಂ  
ನಿಶ್ಚಿತವಾನ್| 14 ಅತಃವ ಮಾನುಷಾಣಾಂ ಚಾತುರೀತೋ  
ಭ್ರಮಕಧೂರ್ತತಾಯಾಶ್ಚಲಾಚ್ಚ ಜಾತೇನ ಸರ್ವೇಣ ಶಿಕ್ಷಾವಾಯುನಾ  
ವಯಂ ಯದ್ ಬಾಲಕಾ ಇವ ದೋಲಾಯಮಾನಾ ನ ಭ್ರಾಮ್ಯಾಮ  
ಇತ್ಯಸ್ಮಾಭಿ ಯತಿತವ್ಯಂ, 15 ಪ್ರೇಮ್ನಾ ಸತ್ಯತಾಮ್ ಆಚರದ್ಭಿಃ  
ಸರ್ವವಿಷಯೇ ಖ್ರೀಷ್ಣಮ್ ಉದ್ದಿಶ್ಯ ವರ್ಧಿತವ್ಯಂ ಯತಃ ಸ  
ಮೂರ್ಧ್ವಾ, 16 ತಸ್ಮಾಚ್ಚೈಕೈಕಸ್ಯಾಭ್ಯಸ್ಯ ಸ್ವಸ್ವಪರಿಮಾಣಾನುಸಾರೇಣ  
ಸಾಹಾಯ್ಯಕರಣಾದ್ ಉಪಕಾರಕೈಃ ಸರ್ವೈಃ ಸನ್ನಿಭಿಃ ಕೃತ್ಸಸ್ಯ  
ಶರೀರಸ್ಯ ಸಂಯೋಗೇ ಸಮ್ನಿಲನೇ ಚ ಜಾತೇ ಪ್ರೇಮ್ನಾ ನಿಷ್ಕಾಂ  
ಲಭಮಾನಂ ಕೃತ್ಸಂ ಶರೀರಂ ವೃದ್ಧಿಂ ಪ್ರಾಪ್ನೋತಿ| 17  
ಯುಷ್ಮಾನ್ ಅಹಂ ಪ್ರಭುನೇದಂ ಬ್ರವೀಮ್ಯಾದಿಶಾಮಿ ಚ, ಅನ್ಯೇ

ಭಿನ್ನಜಾತೀಯಾ ಇವ ಯೂಯಂ ಪೂನ ಮಾರ್ಚರತ | 18  
 ಯತಸ್ತೇ ಸ್ವಮನೋಮಾಯಾಮ್ ಆಚರನ್ಯಾನ್ತರಿಕಾಜ್ಞಾನಾತ್  
 ಮಾನಸಿಕಕಾಠಿನ್ಯಾಚ್ಚ ತಿಮಿರಾವೃತಬುದ್ಧಯ ಈಶ್ವರೀಯಜೀವನಸ್ಯ  
 ಬಗೀರ್ಭೂತಾಶ್ಚ ಭವನ್ತಿ, 19 ಸ್ವಾನ್ ಚೈತನ್ಯಶೂನ್ಯಾನ್ ಕೃತ್ವಾ ಚ  
 ಲೋಭೇನ ಸರ್ವವಿಧಾಶೌಚಾಚರಣಾಯ ಲಮ್ಪಟತಾಯಾಂ ಸ್ವಾನ್  
 ಸಮರ್ಪಿತವನ್ತಃ | 20 ಕಿನ್ನು ಯೂಯಂ ಖ್ರೀಷ್ಣಂ ನ ತಾದೃಶಂ  
 ಪರಿಚಿತವನ್ತಃ, 21 ಯತೋ ಯೂಯಂ ತಂ ಶ್ರುತವನ್ನೋ ಯಾ ಸತ್ಯಾ  
 ಶಿಕ್ಷಾ ಯೀಶುತೋ ಲಭ್ಯಾ ತದನುಸಾರಾತ್ ತದೀಯೋಪದೇಶಂ  
 ಪ್ರಾಪ್ತವನ್ತಶ್ಚೇತಿ ಮನ್ಯೇ | 22 ತಸ್ಮಾತ್ ಪೂರ್ವಕಾಲಿಕಾಚಾರಕಾರೀ ಯಃ  
 ಪುರಾತನಪುರುಷೋ ಮಾಯಾಭಿಲಾಷೈ ನೃಶ್ಯತಿ ತಂ ತ್ಯಕ್ತ್ವಾ  
 ಯುಷ್ಮಾಭಿ ಮಾರ್ನಸಿಕಭಾವೋ ನೂತನೀಕರ್ತೃವ್ಯಃ, 23 ಯೋ  
 ನವಪುರುಷ ಈಶ್ವರಾನುರೂಪೇಣ ಪುಣ್ಯೇನ ಸತ್ಯತಾಸಹಿತೇನ 24  
 ಧಾರ್ಮಿಕರ್ತೇನ ಚ ಸೃಷ್ಟಃ ಸ ಏವ ಪರಿಧಾತವ್ಯಶ್ಚ | 25 ಅತೋ  
 ಯೂಯಂ ಸರ್ವೇ ಮಿಥ್ಯಾಕಥನಂ ಪರಿತ್ಯಜ್ಯ ಸಮೀಪವಾಸಿಭಿಃ ಸಹ  
 ಸತ್ಯಾಲಾಪಂ ಕುರುತ ಯತೋ ವಯಂ ಪರಸ್ಪರಮ್ ಅಭಿಪ್ರತ್ಯಜ್ಞಾ  
 ಭವಾಮಃ | 26 ಅಪರಂ ಕ್ರೋಧೇ ಜಾತೇ ಪಾಪಂ ಮಾ ಕುರುದ್ಧಮ್,  
 ಅಶಾನ್ತೇ ಯುಷ್ಮಾಕಂ ರೋಷೇಸೂರ್ಯೋಽಸ್ತಂ ನ ಗಚ್ಛತು | 27  
 ಅಪರಂ ಶಯತಾನೇ ಸ್ಥಾನಂ ಮಾ ದತ್ತ | 28 ಚೋರಃ ಪುನಶ್ಚೈರ್ಯುಂ  
 ನ ಕರೋತು ಕಿನ್ನು ದೀನಾಯ ದಾನೇ ಸಾಮರ್ಥ್ಯಂ ಯಜ್ಜಾಯತೇ  
 ತದರ್ಥಂ ಸ್ವಕರಾಭ್ಯಾಂ ಸದ್ವೃತ್ತಾ ಪರಿಶ್ರಮಂ ಕರೋತು | 29 ಅಪರಂ  
 ಯುಷ್ಮಾಕಂ ವದನೇಭ್ಯಃ ಕೋಽಪಿ ಕದಾಲಾಪೋ ನ ನಿರ್ಗಚ್ಛತು,  
 ಕಿನ್ನು ಯೇನ ಶ್ರೋತುರುಪಕಾರೋ ಜಾಯತೇ ತಾದೃಶಃ  
 ಪ್ರಯೋಜನೀಯನಿಷ್ಠಾಯೈ ಫಲದಾಯಕ ಆಲಾಪೋ ಯುಷ್ಮಾಕಂ  
 ಭವತು | 30 ಅಪರಂ ಯೂಯಂ ಮುಕ್ತಿದಿನಪರ್ಯಂತಮ್ ಈಶ್ವರಸ್ಯ  
 ಯೇನ ಪವಿತ್ರೇಣಾತ್ಮನಾ ಮುದ್ರಯಾಜ್ಞಿತಾ ಅಭವತ ತಂ  
 ಶೋಕಾನ್ವಿತಂ ಮಾ ಕುರುತ | 31 ಅಪರಂ ಕಟುವಾಕ್ಯಂ ರೋಷಃ  
 ಕೋಷಃ ಕಲಹೋ ನಿನ್ನಾ ಸರ್ವವಿಧದ್ವೇಷಶ್ಚೈತಾನಿ ಯುಷ್ಮಾಕಂ  
 ಮಧ್ಯಾನ್ ದೂರೀಭವನ್ತು | 32 ಯೂಯಂ ಪರಸ್ಪರಂ ಹಿತೈಷಿಣಃ  
 ಕೋಮಲಾನ್ತಃಕರಣಾಶ್ಚ ಭವತ | ಅಪರಮ್ ಈಶ್ವರಃ ಖ್ರೀಷ್ಣೇನ



ಯದ್ದದ್ ಯುಷ್ಮಾಕಂ ದೋಷಾನ್ ಕ್ಷಮಿತವಾನ್ ತದ್ದದ್  
ಯೂಯಮಪಿ ಪರಸ್ಪರಂ ಕ್ಷಮದ್ಧಂ |

**5** ಅತೋ ಯೂಯಂ ಪ್ರಿಯಬಾಲಕಾ ಇವೇಶ್ವರಸ್ಯಾನುಕಾರಿಣೋ  
ಭವತ, 2 ಖ್ರೀಷ್ಟ ಇವ ಪ್ರೇಮಾಚಾರಂ ಕುರುತ ಚ, ಯತಃ ಸೋಽಸ್ಮಾಸು  
ಪ್ರೇಮ ಕೃತವಾನ್ ಅಸ್ಮಾಕಂ ವಿನಿಮಯೇನ ಚಾತ್ಮನಿವೇದನಂ ಕೃತ್ವಾ  
ಗ್ರಾಹ್ಯಸುಗನ್ಧಾರ್ಥಕಮ್ ಉಪಹಾರಂ ಬಲಿಇಚ್ಛೇಶ್ವರಾಚ ದತ್ತವಾನ್ | 3  
ಕಿನ್ನು ವೇಶ್ಯಾಗಮನಂ ಸರ್ವವಿಧಾಶೌಚಕ್ರಿಯಾ ಲೋಭಶ್ಚೈತೇಷಾಮ್  
ಉಚ್ಚಾರಣಮಪಿ ಯುಷ್ಮಾಕಂ ಮಧ್ಯೇ ನ ಭವತು, ಏತದೇವ  
ಪವಿತ್ರಲೋಕಾನಾಮ್ ಉಚಿತಂ | 4 ಅಪರಂ ಕುತ್ಸಿತಾಲಾಪಃ ಪ್ರಲಾಪಃ  
ಶ್ಲೇಷೋಕ್ತಿಶ್ಚ ನ ಭವತು ಯತ ಏತಾನ್ಯನುಚಿತಾನಿ ಕಿನ್ವೀಶ್ವರಸ್ಯ  
ಧನ್ಯವಾದೋ ಭವತು | 5 ವೇಶ್ಯಾಗಾಮ್ಯಶೌಚಾಚಾರೀ ದೇವಪೂಜಕ  
ಇವ ಗಣ್ಯೋ ಲೋಭೀ ಚೈತೇಷಾಂ ಕೋಷಿ ಖ್ರೀಷ್ಟಸ್ಯ ರಾಜ್ಯೇಽರ್ಥತ  
ಈಶ್ವರಸ್ಯ ರಾಜ್ಯೇ ಕಮಪ್ಯಧಿಕಾರಂ ನ ಪ್ರಾಪ್ಸ್ಯತೀತಿ ಯುಷ್ಮಾಭಿಃ ಸಮ್ಯಕ್  
ಜ್ಞಾಯತಾಂ | 6 ಅನರ್ಥಕವಾಕ್ಯೇನ ಕೋಽಪಿ ಯುಷ್ಮಾನ್ ನ ವಚ್ಛಯತು  
ಯತಸ್ತಾದ್ಯಗಾಚಾರಹೇತೋರನಾಜ್ಞಾಗ್ರಾಹಿಷು ಲೋಕೇಷ್ಟೀಶ್ವರಸ್ಯ  
ಕೋಪೋ ವರ್ತತೇ | 7 ತಸ್ಮಾದ್ ಯೂಯಂ ತೈಃ ಸಹಭಾಗಿನೋ  
ನ ಭವತ | 8 ಪೂರ್ವಂ ಯೂಯಮ್ ಅನ್ಯಕಾರಸ್ವರೂಪಾ ಆದ್ಧಂ  
ಕಿನ್ವಿದಾನೀಂ ಪ್ರಭುನಾ ದೀಪ್ತಿಸ್ವರೂಪಾ ಭವಥ ತಸ್ಮಾದ್ ದೀಪ್ತೇಃ  
ಸನ್ತಾನಾ ಇವ ಸಮಾಚರತ | 9 ದೀಪ್ತೇ ಯತ್ ಫಲಂ ತತ್  
ಸರ್ವವಿಧಹಿತೈಷಿತಾಯಾಂ ಧರ್ಮೇ ಸತ್ಯಾಲಾಪೇ ಚ ಪ್ರಕಾಶತೇ |  
10 ಪ್ರಭವೇ ಯದ್ ರೋಚತೇ ತತ್ ಪರೀಕ್ಷದ್ಧಂ | 11 ಯೂಯಂ  
ತಿಮಿರಸ್ಯ ವಿಫಲಕರ್ಮಣಾಮ್ ಅಂಶಿನೋ ನ ಭೂತ್ವಾ ತೇಷಾಂ  
ದೋಷಿತ್ತಂ ಪ್ರಕಾಶಯತ | 12 ಯತಸ್ತೇ ಲೋಕಾ ರಹಮಿ ಯದ್  
ಯದ್ ಆಚರನ್ತಿ ತದುಚ್ಚಾರಣಮ್ ಅಪಿ ಲಜ್ಜಾಜನಕಂ | 13 ಯತೋ  
ದೀಪ್ತಾ ಯದ್ ಯತ್ ಪ್ರಕಾಶ್ಯತೇ ತತ್ ತಯಾ ಚಕಾಸ್ಯತೇ ಯಚ್ಚ  
ಚಕಾಸ್ತಿ ತದ್ ದೀಪ್ತಿಸ್ವರೂಪಂ ಭವತಿ | 14 ಏತತ್ಕಾರಣಾದ್ ಉಕ್ತಮ್  
ಆಸ್ತೇ, "ಹೇ ನಿಂದ್ರಿತ ಪ್ರಬುದ್ಧಸ್ವ ಮೃತೇಭ್ಯಶ್ಚೋಕ್ತಿತಿಂ ಕುರು | ತತ್ಕೃತೇ  
ಸೂರ್ಯವತ್ ಖ್ರೀಷ್ಟಃ ಸ್ವಯಂ ತ್ವಾಂ ದ್ಯೋತಯಿಷ್ಯತಿ | " 15 ಅತಃ  
ಸಾವಧಾನಾ ಭವತ, ಅಜ್ಞಾನಾ ಇವ ಮಾಚರತ ಕಿನ್ನು ಜ್ಞಾನಿನ ಇವ

ಸತರ್ಕಮ್ ಆಚರತ | 16 ಸಮಯಂ ಬಹುಮೂಲ್ಯಂ ಗಣಯದ್ಧಂ  
 ಯತಃ ಕಾಲಾ ಅಭದ್ರಾಃ | 17 ತಸ್ಮಾದ್ ಯೂಯಮ್ ಅಜ್ಞಾನಾ  
 ನ ಭವತ ಕಿನ್ನು ಪ್ರಭೋರಭಿಮತಂ ಕಿಂ ತದವಗತಾ ಭವತ | 18  
 ಸರ್ವನಾಶಜನಕೇನ ಸುರಾಪಾನೇನ ಮತ್ತಾ ಮಾ ಭವತ ಕಿನ್ನಾತ್ಮನಾ  
 ಪೂರ್ಯದ್ಧಂ | 19 ಅಪರಂ ಗೀತೈ ಗಾನ್ಯೈಃ ಪಾರಮಾರ್ಥಿಕಕೀರ್ತನೈಶ್ಚ  
 ಪರಸ್ಪರಮ್ ಆಲಪನ್ನೋ ಮನಸಾ ಸಾರ್ಧಂ ಪ್ರಭುಮ್ ಉದ್ದಿಶ್ಯ  
 ಗಾಯತ ವಾದಯತ ಚ | 20 ಸರ್ವದಾ ಸರ್ವವಿಷಯೇಽಸ್ಮತ್ಪ್ರಭೋ  
 ಯೀಶೋಃ ಖ್ರೀಷ್ಟಸ್ಯ ನಾಮ್ನಾ ತಾತಮ್ ಈಶ್ವರಂ ಧನ್ಯಂ ವದತ |  
 21 ಯೂಯಮ್ ಈಶ್ವರಾದ್ ಭೀತಾಃ ಸನ್ತ ಅನ್ಯೇಽಪರೇಷಾಂ  
 ವಶೀಭೂತಾ ಭವತ | 22 ಹೇ ಯೋಷಿತಃ, ಯೂಯಂ ಯಥಾ  
 ಪ್ರಭೋಸ್ತಥಾ ಸ್ವಸ್ವಸ್ವಾಮಿನೋ ವಶಜ್ಞತಾ ಭವತ | 23 ಯತಃ ಖ್ರೀಷ್ಟೋ  
 ಯದ್ವತ್ ಸಮಿತೇ ಮೂರ್ಧ್ನಾ ಶರೀರಸ್ಯ ತ್ರಾತಾ ಚ ಭವತಿ ತದ್ವತ್  
 ಸ್ವಾಮೀ ಯೋಷಿತೋ ಮೂರ್ಧ್ನಾ | 24 ಅತಃ ಸಮಿತಿ ಯದ್ವತ್  
 ಖ್ರೀಷ್ಟಸ್ಯ ವಶೀಭೂತಾ ತದ್ವದ್ ಯೋಷಿದ್ಧಿರಪಿ ಸ್ವಸ್ವಸ್ವಾಮಿನೋ ವಶತಾ  
 ಸ್ವೀಕರ್ತವ್ಯಾ | 25 ಅಪರಙ್ಗು ಹೇ ಪುರುಷಾಃ, ಯೂಯಂ ಖ್ರೀಷ್ಟ  
 ಇವ ಸ್ವಸ್ವಯೋಷಿತ್ಸು ಪ್ರೀಯದ್ಧಂ | 26 ಸ ಖ್ರೀಷ್ಟೋಽಪಿ ಸಮಿತೌ  
 ಪ್ರೀತವಾನ್ ತಸ್ಯಾಃ ಕೃತೇ ಚ ಸ್ವಪ್ರಾಣಾನ್ ತ್ಯಕ್ತವಾನ್ ಯತಃ ಸ  
 ವಾಕ್ಯೇ ಜಲಮಜ್ಜನೇನ ತಾಂ ಪರಿಷ್ಕೃತ್ಯ ಪಾವಯಿತುಮ್ 27 ಅಪರಂ  
 ತಿಲಕವಲ್ಯಾದಿವಿಹೀನಾಂ ಪವಿತ್ರಾಂ ನಿಷ್ಕಲಜ್ಯಾಙ್ಗು ತಾಂ ಸಮಿತಿಂ  
 ತೇಜಸ್ವಿನೀಂ ಕೃತ್ವಾ ಸ್ವಹಸ್ತೇ ಸಮರ್ಪಯಿತುಙ್ಗಾಭಿಲಷಿತವಾನ್ | 28  
 ತಸ್ಮಾತ್ ಸ್ವತನುವತ್ ಸ್ವಯೋಷಿತಿ ಪ್ರೇಮಕರಣಂ ಪುರುಷಸ್ಯೋಚಿತಂ,  
 ಯೇನ ಸ್ವಯೋಷಿತಿ ಪ್ರೇಮ ಕ್ರಿಯತೇ ತೇನಾತ್ಮಪ್ರೇಮ ಕ್ರಿಯತೇ | 29  
 ಕೋಽಪಿ ಕದಾಪಿ ನ ಸ್ವಕೀಯಾಂ ತನುಮ್ ಋತೀಯಿತವಾನ್ ಕಿನ್ನು  
 ಸರ್ವೇ ತಾಂ ವಿಭ್ರತಿ ಪುಷ್ಪನ್ತಿ ಚ | ಖ್ರೀಷ್ಟೋಽಪಿ ಸಮಿತಿಂ ಪ್ರತಿ ತದೇವ  
 ಕರೋತಿ, 30 ಯತೋ ವಯಂ ತಸ್ಯ ಶರೀರಸ್ಯಾಜ್ಞಾನಿ ಮಾಂಸಾಸ್ಥೀನಿ  
 ಚ ಭವಾಮಃ | 31 ಏತದರ್ಥಂ ಮಾನವಃ ಸ್ವಮಾತಾಪಿತರೋ ಪರಿತ್ಯಜ್ಯ  
 ಸ್ವಭಾರ್ಯಾಯಾಮ್ ಆಸಂಕ್ಷ್ಯತಿ ತೌ ದ್ವೌ ಜನಾವೇಕಾಜ್ಞೌ ಭವಿಷ್ಯತಃ |  
 32 ಏತನ್ನಿಗೂಢವಾಕ್ಯಂ ಗುರುತರಂ ಮಯಾ ಚ ಖ್ರೀಷ್ಟಸಮಿತೀ ಅಧಿ  
 ತದ್ ಉಚ್ಯತೇ | 33 ಅತಃ ಏವ ಯುಷ್ಮಾಕಮ್ ಏಕೈಕೋ ಜನ ಆತ್ಮವತ್

ಸ್ವಯೋಷಿತಿ ಪ್ರಿಯತಾಂ ಭಾರ್ಯಾಪಿ ಸ್ವಾಮಿನಂ ಸಮಾದರ್ಶುಂ  
ಯತತಾಂ |

**6** ಹೇ ಬಾಲಕಾಃ, ಯೂಯಂ ಪ್ರಭುಮ್ ಉದ್ದಿಶ್ಯ  
ಪಿತ್ರೋರಾಜ್ಞಾಗ್ರಾಹಿಣೋ ಭವತ ಯತಸ್ತತ್ ನ್ಯಾಯ್ಯಂ | 2 ತ್ವಂ  
ನಿಜಪಿತರಂ ಮಾತರಂ ಸಮನ್ಯಸ್ತೇತಿ ಯೋ ವಿಧಿಃ ಸ ಪ್ರತಿಜ್ಞಾಯುಕ್ತಃ  
ಪ್ರಥಮೋ ವಿಧಿಃ | 3 ಫಲತಸ್ತಸ್ಮಾತ್ ತವ ಕಲ್ಯಾಣಂ ದೇಶೇ ಚ  
ದೀರ್ಘಕಾಲಮ್ ಆಯು ಭವವಿಷ್ಯತೀತಿ | 4 ಅಪರಂ ಹೇ ಪಿತರಃ,  
ಯೂಯಂ ಸ್ವಬಾಲಕಾನ್ ಮಾ ರೋಷಯತ ಕಿನ್ನು ಪ್ರಭೋ  
ವಿನೀತ್ಯಾದೇಶಾಭ್ಯಾಂ ತಾನ್ ವಿನಯತ | 5 ಹೇ ದಾಸಾಃ,  
ಯೂಯಂ ಖ್ರೀಷ್ಟಮ್ ಉದ್ದಿಶ್ಯ ಸಭಯಾಃ ಕಮ್ಮಾನ್ವಿತಾಶ್ಚ ಭೂತ್ವಾ  
ಸರಲಾನ್ವಃಕರಣೈರೈಹಿಕಪ್ರಭೂನಾಮ್ ಆಜ್ಞಾಗ್ರಾಹಿಣೋ ಭವತ |  
6 ದೃಷ್ಟಿಗೋಚರೀಯಪರಿಚರ್ಯಯಾ ಮಾನುಷೇಭ್ಯೋ  
ರೋಚಿತುಂ ಮಾ ಯತದ್ಧಂ ಕಿನ್ನು ಖ್ರೀಷ್ಟಸ್ಯ ದಾಸಾ ಇವ  
ನಿವಿಷ್ಟಮನೋಭಿರೀಶ್ವರಸ್ಯೇಚ್ಛಾಂ ಸಾಧಯತ | 7 ಮಾನವಾನ್  
ಅನುದ್ದಿಶ್ಯ ಪ್ರಭುಮೇವೋದ್ದಿಶ್ಯ ಸದ್ಭಾವೇನ ದಾಸ್ಯಕರ್ಮ ಕುರುದ್ಧಂ | 8  
ದಾಸಮುಕ್ತಯೋ ಯೇನ ಯತ್ ಸತ್ಕರ್ಮ ಕ್ರಿಯತೇ ತೇನ ತಸ್ಯ ಫಲಂ  
ಪ್ರಭುತೋ ಲಪ್ಸ್ಯತ ಇತಿ ಜಾನೀತ ಚ | 9 ಅಪರಂ ಹೇ ಪ್ರಭವಃ,  
ಯುಷ್ಮಾಭಿ ಭರ್ತ್ಸನಂ ವಿಹಾಯ ತಾನ್ ಪ್ರತಿ ನ್ಯಾಯ್ಯಾಚರಣಂ  
ಕ್ರಿಯತಾಂ ಯಶ್ಚ ಕಸ್ಯಾಪಿ ಪಕ್ಷಪಾತಂ ನ ಕರೋತಿ ಯುಷ್ಮಾಕಮಪಿ  
ತಾದೃಶ ಏಕಃ ಪ್ರಭುಃ ಸ್ವರ್ಗೇ ವಿದ್ಯತ ಇತಿ ಜ್ಞಾಯತಾಂ | 10 ಅಧಿಕನ್ನು  
ಹೇ ಭ್ರಾತರಃ, ಯೂಯಂ ಪ್ರಭುನಾ ತಸ್ಯ ವಿಕ್ರಮಯುಕ್ತಶಕ್ತ್ಯಾ ಚ  
ಬಲವನ್ನೋ ಭವತ | 11 ಯೂಯಂ ಯತ್ ಶಯತಾನಶ್ಚಲಾನಿ  
ನಿವಾರಯಿತುಂ ಶಕ್ನುಥ ತದರ್ಥಮ್ ಈಶ್ವರೀಯಸುಸಜ್ಞಾಂ  
ಪರಿಧದ್ಧಂ | 12 ಯತಃ ಕೇವಲಂ ರಕ್ತಮಾಂಸಾಭ್ಯಾಮ್ ಇತಿ ನಹಿ ಕಿನ್ನು  
ಕರ್ತೃತ್ವಪರಾಕ್ರಮಯುಕ್ತೈಸ್ತಿಸ್ಮಿರರಾಜ್ಯಸ್ಯೇಹಲೋಕಸ್ಯಾಧಿಪತಿಭಿಃ  
ಸ್ವರ್ಗೋದ್ಭವೈ ರ್ವಿಷ್ಣುತ್ವಭಿರೇವ ಸಾರ್ಥಮ್ ಅಸ್ಮಾಭಿ ಯುಧ್ಧಂ  
ಕ್ರಿಯತೇ | (aiṛn g165) 13 ಅತೋ ಹೇತೋ ಯೂಯಂ ಯಯಾ  
ಸಂಕುಲೇ ದಿನೇವಸ್ಥಾತುಂ ಸರ್ವಾಣಿ ಪರಾಜಿತ್ಯ ದೃಢಾಃ ಸ್ಥಾತುಂ  
ಶಕ್ನುಥ ತಾಮ್ ಈಶ್ವರೀಯಸುಸಜ್ಞಾಂ ಗೃಹ್ಣೀತ | 14 ವಸ್ತುತಸ್ತು

ಸತ್ಯತ್ತೇನ ಶೃಜ್ಯಲೇನ ಕಟಿಂ ಬದ್ಧ್ವಾ ಪುಣ್ಯೇನ ವರ್ಮಣಾ ವಕ್ಷ ಆಚ್ಛಾದ್ಯ  
 15 ಶಾನ್ತೇಃ ಸುವಾರ್ತಯಾ ಜಾತಮ್ ಉತ್ಸಾಹಂ ಪಾದುಕಾಯುಗಲಂ  
 ಪದೇ ಸಮರ್ಪ್ಯ ತಿಷ್ಠತ | 16 ಯೇನ ಚ ದುಷ್ಟಾತ್ಮನೋಽಗ್ನಿಬಾಣಾನ್  
 ಸರ್ವಾನ್ ನಿರ್ವಾಪಯಿತುಂ ಶಕ್ಯಥ ತಾದೃಶಂ ಸರ್ವಾಚ್ಛಾದಕಂ  
 ಫಲಕಂ ವಿಶ್ವಾಸಂ ಧಾರಯತ | 17 ಶಿರಸ್ತ್ರಂ ಪರಿತ್ರಾಣಮ್ ಆತ್ಮನಃ  
 ಖಜ್ಜಿಷ್ಠೇಶ್ವರಸ್ಯ ವಾಕ್ಯಂ ಧಾರಯತ | 18 ಸರ್ವಸಮಯೇ  
 ಸರ್ವಯಾಚನೇನ ಸರ್ವಪ್ರಾರ್ಥನೇನ ಚಾತ್ಮನಾ ಪ್ರಾರ್ಥನಾಂ  
 ಕುರುದ್ಧಂ ತದರ್ಥಂ ದೃಢಾಕಾಂಕ್ಷಯಾ ಜಾಗ್ರತಃ ಸರ್ವೇಷಾಂ  
 ಪವಿತ್ರಲೋಕಾನಾಂ ಕೃತೇ ಸದಾ ಪ್ರಾರ್ಥನಾಂ ಕುರುದ್ಧಂ | 19 ಅಹಂ  
 ಯಸ್ಯ ಸುಸಂವಾದಸ್ಯ ಶೃಜ್ಯಲಬಧಃ ಪ್ರಚಾರಕದೂತೋಽಸ್ಮಿ ತಮ್  
 ಉಪಯುಕ್ತೇನೋತ್ಸಾಹೇನ ಪ್ರಚಾರಯಿತುಂ ಯಥಾ ಶಕ್ನುಯಾಂ 20  
 ತಥಾ ನಿರ್ಭಯೇನ ಸ್ವರೇಣೋತ್ಸಾಹೇನ ಚ ಸುಸಂವಾದಸ್ಯ  
 ನಿಗೂಢವಾಕ್ಯಪ್ರಚಾರಾಯ ವಕ್ಯತಾ ಯತ್ ಮಹ್ಯಂ ದೀಯತೇ  
 ತದರ್ಥಂ ಮಮಾಪಿ ಕೃತೇ ಪ್ರಾರ್ಥನಾಂ ಕುರುದ್ಧಂ | 21 ಅಪರಂ  
 ಮಮ ಯಾವಸ್ಥಾಸ್ತಿ ಯಚ್ಚ ಮಯಾ ಕ್ರಿಯತೇ ತತ್ ಸರ್ವಂ ಯದ್  
 ಯುಷ್ಮಾಭಿ ಜ್ಞಾಯತೇ ತದರ್ಥಂ ಪ್ರಭುನಾ ಪ್ರಿಯಭ್ರಾತಾ ವಿಶ್ವಾಸ್ಯಃ  
 ಪರಿಚಾರಕಶ್ಚ ತುಖಿಕೋ ಯುಷ್ಮಾನ್ ತತ್ ಜ್ಞಾಪಯಿಷ್ಯತಿ | 22  
 ಯೂಯಂ ಯದ್ ಅಸ್ಮಾಕಮ್ ಅವಸ್ಥಾಂ ಜಾನೀಥ ಯುಷ್ಮಾಕಂ  
 ಮನಾಂಸಿ ಚ ಯತ್ ಸಾನ್ತ್ವನಾಂ ಲಭಂತೇ ತದರ್ಥಮೇವಾಹಂ  
 ಯುಷ್ಮಾಕಂ ಸನ್ನಿಧಿಂ ತಂ ಪ್ರೇಷಿತವಾನ | 23 ಅಪರಮ್ ಈಶ್ವರಃ  
 ಪ್ರಭು ಯೀಶುಖ್ರೀಷ್ಟಶ್ಚ ಸರ್ವೇಭ್ಯೋ ಭ್ರಾತೃಭ್ಯಃ ಶಾನ್ತಿಂ  
 ವಿಶ್ವಾಸಸಹಿತಂ ಪ್ರೇಮ ಚ ದೇಯಾತ್ | 24 ಯೇ ಕೇಚಿತ್ ಪ್ರಭೌ  
 ಯೀಶುಖ್ರೀಷ್ಟೇಽಕ್ಷಯಂ ಪ್ರೇಮ ಕುರ್ವನ್ತಿ ತಾನ್ ಪ್ರತಿ ಪ್ರಸಾದೋ  
 ಭೂಯಾತ್ | ತಥಾಸ್ತು |

## ಫಿಲಿಪಿನಃ

1 ಪೌಲತೀಮಧಿನಾಮಾನೌ ಯೀಶುಖ್ರೀಷ್ಟಸ್ಯ ದಾಸೌ ಫಿಲಿಪಿನಗರಸ್ಥಾನ್  
ಖ್ರೀಷ್ಟಯೀಶೋಃ ಸರ್ವ್ವಾನ್ ಪವಿತ್ರಲೋಕಾನ್ ಸಮಿತೇರದ್ಯಕ್ಷಾನ್  
ಪರಿಚಾರಕಾಂಶ್ಚ ಪ್ರತಿ ಪತ್ರಂ ಲಿಖಿತಃ | 2 ಅಸ್ಮಾಕಂ ತಾತ ಈಶ್ವರಃ  
ಪ್ರಭು ಯೀಶುಖ್ರೀಷ್ಟಶ್ಚ ಯುಷ್ಮಭ್ಯಂ ಪ್ರಸಾದಸ್ಯ ಶಾನ್ತೇಶ್ಚ ಭೋಗಂ  
ದೇಯಾಸ್ತಾಂ | 3 ಅಹಂ ನಿರನ್ತರಂ ನಿಜಸರ್ವ್ವಪ್ರಾರ್ಥನಾಸು  
ಯುಷ್ಮಾಕಂ ಸರ್ವ್ವೇಷಾಂ ಕೃತೇ ಸಾನಂದಂ ಪ್ರಾರ್ಥನಾಂ ಕುರ್ವನ್ 4  
ಯತಿ ವಾರಾನ್ ಯುಷ್ಮಾಕಂ ಸ್ಮರಾಮಿ ತತಿ ವಾರಾನ್ ಆ ಪ್ರಥಮಾದ್  
ಅದ್ಯ ಯಾವದ್ 5 ಯುಷ್ಮಾಕಂ ಸುಸಂವಾದಭಾಗಿತ್ವಕಾರಣಾದ್  
ಈಶ್ವರಂ ಧನ್ಯಂ ವದಾಮಿ | 6 ಯುಷ್ಮನ್ಮಧ್ಯೇ ಯೇನೋತ್ತಮಂ ಕರ್ಮ್  
ಕರ್ತುಮ್ ಆರಮ್ಭಿ ತೇನೈವ ಯೀಶುಖ್ರೀಷ್ಟಸ್ಯ ದಿನಂ ಯಾವತ್  
ತತ್ ಸಾಧಯಿಷ್ಯತ ಇತ್ಯಸ್ಮಿನ್ ದೃಢವಿಶ್ವಾಸೋ ಮಮಾಸ್ತೇ | 7  
ಯುಷ್ಮಾನ್ ಸರ್ವ್ವಾನ್ ಅಧಿ ಮಮ ತಾದೃಶೋ ಭಾವೋ ಯಥಾಥೋ  
ಯತೋಽಹಂ ಕಾರಾವಸ್ಥಾಯಾಂ ಪ್ರತ್ಯುತ್ತರಕರಣೇ ಸುಸಂವಾದಸ್ಯ  
ಪ್ರಾಮಾಣ್ಯಕರಣೇ ಚ ಯುಷ್ಮಾನ್ ಸರ್ವ್ವಾನ್ ಮಯಾ ಸಾರ್ಥಮ್  
ಏಕಾನುಗ್ರಹಸ್ಯ ಭಾಗಿನೋ ಮತ್ವಾ ಸ್ವಹೃದಯೇ ಧಾರಯಾಮಿ | 8  
ಅಪರಮ್ ಅಹಂ ಖ್ರೀಷ್ಟಯೀಶೋಃ ಸ್ನೇಹವತ್ ಸ್ನೇಹೇನ ಯುಷ್ಮಾನ್  
ಕೀದೃಶಂ ಕಾಚ್ಛಾಮಿ ತದಧೀಶ್ವರೋ ಮಮ ಸಾಕ್ಷೀ ವಿದ್ಯತೇ | 9  
ಮಯಾ ಯತ್ ಪ್ರಾರ್ಥ್ಯತೇ ತದ್ ಇದಂ ಯುಷ್ಮಾಕಂ ಪ್ರೇಮ  
ನಿತ್ಯಂ ವೃದ್ಧಿಂ ಗತ್ವಾ 10 ಜ್ಞಾನಸ್ಯ ವಿಶಿಷ್ಟಾನಾಂ ಪರೀಕ್ಷಿಕಾಯಾಶ್ಚ  
ಸರ್ವ್ವವಿಧಬುದ್ಧೇ ಬಾರ್ಹುಲ್ಯಂ ಫಲತು, 11 ಖ್ರೀಷ್ಟಸ್ಯ ದಿನಂ ಯಾವದ್  
ಯುಷ್ಮಾಕಂ ಸಾರಲ್ಯಂ ನಿರ್ವಿಘ್ನತ್ವಜ್ಞ ಭವತು, ಈಶ್ವರಸ್ಯ ಗೌರವಾಯ  
ಪ್ರಶಂಸಾಯೈ ಚ ಯೀಶುನಾ ಖ್ರೀಷ್ಟೇನ ಪುಣ್ಯಫಲಾನಾಂ ಪೂರ್ಣತಾ  
ಯುಷ್ಮಭ್ಯಂ ದೀಯತಾಮ್ ಇತಿ | 12 ಹೇ ಭ್ರಾತರಃ, ಮಾಂ ಪ್ರತಿ  
ಯದ್ ಯದ್ ಘಟಿತಂ ತೇನ ಸುಸಂವಾದಪ್ರಚಾರಸ್ಯ ಬಾಧಾ  
ನಹಿ ಕಿನ್ತು ವೃದ್ಧಿರೇವ ಜಾತಾ ತದ್ ಯುಷ್ಮಾನ್ ಜ್ಞಾಪಯಿತುಂ  
ಕಾಮಯೇಽಹಂ | 13 ಅಪರಮ್ ಅಹಂ ಖ್ರೀಷ್ಟಸ್ಯ ಕೃತೇ ಬದ್ಧೋಽಸ್ಮೀತಿ  
ರಾಜಪುರ್ಯ್ಯಮ್ ಅನ್ಯಸ್ಥಾನೇಷು ಚ ಸರ್ವ್ವೇಷಾಂ ನಿಕಟೇ  
ಸುಸ್ಪಷ್ಟಮ್ ಅಭವತ್, 14 ಪ್ರಭುಸಮ್ಪನ್ನಿಯಾ ಅನೇಕೇ ಭ್ರಾತರಶ್ಚ

ಮಮ ಬನ್ಧನಾದ್ ಆಶ್ವಾಸಂ ಪ್ರಾಪ್ಯ ವರ್ಧಮಾನೇನೋತ್ಸಾಹೇನ  
 ನಿಃಕ್ಷೋಭಂ ಕಥಾಂ ಪ್ರಚಾರಯನ್ತಿ | 15 ಕೇಚಿದ್ ದ್ವೇಷಾದ್  
 ವಿರೋಧಾಚ್ಚಾಪರೇ ಕೇಚಿಚ್ಛ ಸದ್ಭಾವಾತ್ ಖ್ರೀಷ್ಣಂ ಘೋಷಯನ್ತಿ; 16  
 ಯೇ ವಿರೋಧಾತ್ ಖ್ರೀಷ್ಣಂ ಘೋಷಯನ್ತಿ ತೇ ಪವಿತ್ರಭಾವಾತ್ ತನ್ನ  
 ಕುರ್ವನ್ತೋ ಮಮ ಬನ್ಧನಾನಿ ಬಹುತರಕ್ಲೋಶದಾಯೀನಿ ಕರ್ತುಮ್  
 ಇಚ್ಛನ್ತಿ | 17 ಯೇ ಚ ಪ್ರೇಮ್ನಾ ಘೋಷಯನ್ತಿ ತೇ ಸುಸಂವಾದಸ್ಯ  
 ಪ್ರಾಮಾಣ್ಯಕರಣೇಹಂ ನಿಯುಕ್ತೋಽಸ್ಮೀತಿ ಜ್ಞಾತ್ವಾ ತತ್ ಕುರ್ವನ್ತಿ |  
 18 ಕಿಂ ಬಹುನಾ? ಕಾಪಟ್ಯಾತ್ ಸರಲಭಾವಾದ್ ವಾ ಭವೇತ್,  
 ಯೇನ ಕೇನಚಿತ್ ಪ್ರಕಾರೇಣ ಖ್ರೀಷ್ಣಸ್ಯ ಘೋಷಣಾ ಭವತೀತ್ಯಸ್ಮಿನ್  
 ಅಹಮ್ ಆನನ್ದಾಮ್ಯಾನಂದಿಷ್ಯಾಮಿ ಚ | 19 ಯುಷ್ಮಾಕಂ ಪ್ರಾರ್ಥನಯಾ  
 ಯೀಶುಖ್ರೀಷ್ಣಸ್ಯಾತ್ಮನಶ್ಚೋಪಕಾರೇಣ ತತ್ ಮನ್ನಿಸ್ತಾರಜನಕಂ  
 ಭವಿಷ್ಯತೀತಿ ಜಾನಾಮಿ | 20 ತತ್ರ ಚ ಮಮಾಕಾಚ್ಛಾ ಪ್ರತ್ಯಾಶಾ ಚ  
 ಸಿದ್ಧಿಂ ಗಮಿಷ್ಯತಿ ಫಲತೋಽಹಂ ಕೇನಾಪಿ ಪ್ರಕಾರೇಣ ನ ಲಜ್ಜಿಷ್ಯೇ  
 ಕಿನ್ನು ಗತೇ ಸರ್ವಸ್ಮಿನ್ ಕಾಲೇ ಯದ್ವತ್ ತದ್ವದ್ ಇದಾನೀಮಪಿ  
 ಸಮ್ಪೂರ್ಣೋತ್ಸಾಹದ್ವಾರಾ ಮಮ ಶರೀರೇಣ ಖ್ರೀಷ್ಣಸ್ಯ ಮಹಿಮಾ  
 ಜೀವನೇ ಮರಣೇ ವಾ ಪ್ರಕಾಶಿಷ್ಯತೇ | 21 ಯತೋ ಮಮ ಜೀವನಂ  
 ಖ್ರೀಷ್ಣಾಯ ಮರಣಿಷ್ಠಾ ಲಾಭಾಯ | 22 ಕಿನ್ನು ಯದಿ ಶರೀರೇ  
 ಮಯಾ ಜೀವಿತವ್ಯಂ ತರ್ಹಿ ತತ್ ಕರ್ಮಫಲಂ ಫಲಿಷ್ಯತಿ ತಸ್ಮಾತ್  
 ಕಿಂ ವರಿತವ್ಯಂ ತನ್ಮಯಾ ನ ಜ್ಞಾಯತೇ | 23 ದ್ವಾಭ್ಯಾಮ್ ಅಹಂ  
 ಸಪ್ಪೀಡ್ಯೇ, ದೇಹವಾಸತ್ಯಜನಾಯ ಖ್ರೀಷ್ಣೇನ ಸಹವಾಸಾಯ ಚ  
 ಮಮಾಭಿಲಾಷೋ ಭವತಿ ಯತಸ್ತತ್ ಸರ್ವೋತ್ತಮಂ | 24 ಕಿನ್ನು  
 ದೇಹೇ ಮಮಾವಸ್ಥಿತ್ಯಾ ಯುಷ್ಮಾಕಮ್ ಅಧಿಕಪ್ರಯೋಜನಂ | 25  
 ಅಹಮ್ ಅವಸ್ಥಾಸ್ಯೇ ಯುಷ್ಮಾಭಿಃ ಸರ್ವೈಃ ಸಾರ್ಥಮ್ ಅವಸ್ಥಿತಿಂ  
 ಕರಿಷ್ಯೇ ಚ ತಯಾ ಚ ವಿಶ್ವಾಸೇ ಯುಷ್ಮಾಕಂ ವೃದ್ಧಾನಂದೌ ಜನಿಷ್ಯೇತೇ  
 ತದಹಂ ನಿಶ್ಚಿತಂ ಜಾನಾಮಿ | 26 ತೇನ ಚ ಮತ್ತೋಽರ್ಥತೋ  
 ಯುಷ್ಣತ್ಸಮೀಪೇ ಮಮ ಪುನರುಪಸ್ಥಿತತ್ವಾತ್ ಯೂಯಂ ಖ್ರೀಷ್ಣೇನ  
 ಯೀಶುನಾ ಬಹುತರಮ್ ಆಹ್ಲಾದಂ ಲಪ್ಸ್ಯಧ್ವೇ | 27 ಯೂಯಂ  
 ಸಾವಧಾನಾ ಭೂತ್ವಾ ಖ್ರೀಷ್ಣಸ್ಯ ಸುಸಂವಾದಸ್ಯೋಪಯುಕ್ತಮ್ ಆಚಾರಂ  
 ಕುರುದ್ಧಂ ಯತೋಽಹಂ ಯುಷ್ಮಾನ್ ಉಪಾಗತ್ಯ ಸಾಕ್ಷಾತ್ ಕುರ್ವನ್

ಕಿಂ ವಾ ದೂರೇ ತಿಷ್ಠನ್ ಯುಷ್ಮಾಕಂ ಯಾಂ ವಾರ್ತಾಂ ಶ್ರೋತುಮ್  
 ಇಚ್ಛಾಮಿ ಸೇಯಂ ಯೂಯಮ್ ಏಕಾತ್ಮಾನಸ್ತಿಷ್ಠಥ, ಏಕಮನಸಾ  
 ಸುಸಂವಾದಸಮ್ಬನ್ಧೀಯವಿಶ್ವಾಸಸ್ಯ ಪಕ್ಷೇ ಯತದ್ವೇ, ವಿಪಕ್ಷೈಶ್ಚ ಕೇನಾಪಿ  
 ಪ್ರಕಾರೇಣ ನ ವ್ಯಾಕುಲೀಕ್ರಿಯದ್ವ ಇತಿ | 28 ತತ್ ತೇಷಾಂ ವಿನಾಶಸ್ಯ  
 ಲಕ್ಷಣಂ ಯುಷ್ಮಾಕಇಚ್ಛೇಶ್ವರದತ್ತಂ ಪರಿತ್ರಾಣಸ್ಯ ಲಕ್ಷಣಂ ಭವಿಷ್ಯತಿ |  
 29 ಯತೋ ಯೇನ ಯುಷ್ಮಾಭಿಃ ಖ್ರೀಷ್ಟೇ ಕೇವಲವಿಶ್ವಾಸಃ ಕ್ರಿಯತೇ  
 ತನ್ನಹಿ ಕಿನ್ನು ತಸ್ಯ ಕೃತೇ ಕ್ಲೇಶೋಽಪಿ ಸಹ್ಯತೇ ತಾದೃಶೋ ವರಃ  
 ಖ್ರೀಷ್ಟಸ್ಯಾನುರೋಧಾದ್ ಯುಷ್ಮಾಭಿಃ ಪ್ರಾಪಿ, 30 ತಸ್ಮಾತ್ ಮಮ  
 ಯಾದೃಶಂ ಯುದ್ಧಂ ಯುಷ್ಮಾಭಿರದರ್ಶಿ ಸಾಮ್ಪ್ರತಂ ಶ್ರೂಯತೇ ಚ  
 ತಾದೃಶಂ ಯುದ್ಧಂ ಯುಷ್ಮಾಕಮ್ ಅಪಿ ಭವತಿ |

**2** ಖ್ರೀಷ್ಟಾದ್ ಯದಿ ಕಿಮಪಿ ಸಾನ್ವಾನಂ ಕಶ್ಚಿತ್ ಪ್ರೇಮಜಾತೋ  
 ಹರ್ಷಃ ಕಿಚ್ಛಿದ್ ಆತ್ಮನಃ ಸಮಭಾಗಿತ್ವಂ ಕಾಚಿದ್ ಅನುಕರ್ಮಾ ಕೃಪಾ  
 ವಾ ಜಾಯತೇ ತರ್ಹಿ ಯೂಯಂ ಮಮಾಹ್ಲಾದಂ ಪೂರಯನ್ತ 2  
 ಏಕಭಾವಾ ಏಕಪ್ರೇಮಾಣ ಏಕಮನಸ ಏಕಚೇಷ್ಟಾಶ್ಚ ಭವತ | 3  
 ವಿರೋಧಾದ್ ದರ್ಪಾದ್ ವಾ ಕಿಮಪಿ ಮಾ ಕುರುತ ಕಿನ್ನು ನಮ್ರತಯಾ  
 ಸ್ವೇಭ್ಯೋಽಪರಾನ್ ವಿಶಿಷ್ಟಾನ್ ಮನ್ಯದ್ಧಂ | 4 ಕೇವಲಮ್ ಆತ್ಮಹಿತಾಯ  
 ನ ಚೇಷ್ಟಮಾನಾಃ ಪರಹಿತಾಯಾಪಿ ಚೇಷ್ಟದ್ಧಂ | 5 ಖ್ರೀಷ್ಟಸ್ಯ  
 ಯೀಶೋ ಯಾದೃಶಃ ಸ್ವಭಾವೋ ಯುಷ್ಮಾಕಮ್ ಅಪಿ ತಾದೃಶೋ  
 ಭವತು | 6 ಸ ಈಶ್ವರರೂಪೀ ಸನ್ ಸ್ವಕೀಯಾಮ್ ಈಶ್ವರತುಲ್ಯತಾಂ  
 ಶ್ಲಾಘಾಸ್ವದಂ ನಾಮನ್ಯತ, 7 ಕಿನ್ನು ಸ್ವಂ ಶೂನ್ಯಂ ಕೃತ್ವಾ ದಾಸರೂಪೀ  
 ಬಭೂವ ನರಾಕೃತಿಂ ಲೇಭೇ ಚ | 8 ಇತ್ಥಂ ನರಮೂರ್ತಿಮ್  
 ಆಶ್ರಿತ್ಯ ನಮ್ರತಾಂ ಸ್ವೀಕೃತ್ಯ ಮೃತ್ಯೋರರ್ಥತಃ ಕೃಶೀಯಮೃತ್ಯೋರೇವ  
 ಭೋಗಾಯಾಜ್ಞಾಗ್ರಾಹೀ ಬಭೂವ | 9 ತತ್ಕಾರಣಾದ್ ಈಶ್ವರೋಽಪಿ  
 ತಂ ಸರ್ವೋನ್ನತಂ ಚಕಾರ ಯಚ್ಚ ನಾಮ ಸರ್ವೇಷಾಂ ನಾಮ್ನಾಂ  
 ಶ್ರೇಷ್ಠಂ ತದೇವ ತಸ್ಮೈ ದದೌ, 10 ತತಸ್ತಸ್ಮೈ ಯೀಶುನಾಮ್ನೇ  
 ಸ್ವರ್ಗಮರ್ತ್ಯಪಾತಾಲಸ್ಥಿತೈಃ ಸರ್ವೈಃ ಜಾರ್ನುಪಾತಃ ಕರ್ತೃವ್ಯಃ, 11  
 ತಾತಸ್ಥೇಶ್ವರಸ್ಯ ಮಹಿಮ್ನೇ ಚ ಯೀಶುಖ್ರೀಷ್ಟಃ ಪ್ರಭುರಿತಿ ಜಿಹ್ವಾಭಿಃ  
 ಸ್ವೀಕರ್ತೃವ್ಯಂ | 12 ಅತೋ ಹೇ ಪ್ರಿಯತಮಾಃ, ಯುಷ್ಮಾಭಿ ಯದ್ವತ್  
 ಸರ್ವದಾ ಕ್ರಿಯತೇ ತದ್ವತ್ ಕೇವಲೇ ಮಮೋಪಸ್ಥಿತಿಕಾಲೇ ತನ್ನಹಿ

ಕಿನ್ವಿದಾನೀಮ್ ಅನುಪಸ್ಥಿತೇಽಪಿ ಮಯಿ ಬಹುತರಯತ್ನೇನಾಜ್ಞಾಂ  
 ಗೃಹೀತ್ವಾ ಭಯಕಮ್ಭಾಭ್ಯಾಂ ಸ್ವಸ್ವಪರಿತ್ರಾಣಂ ಸಾಧ್ಯತಾಂ | 13 ಯತ  
 ಈಶ್ವರ ಏವ ಸ್ವಕೀಯಾನುರೋಧಾದ್ ಯುಷ್ಮನ್ಮಧ್ಯೇ ಮನಸ್ಯಾಮನಾಂ  
 ಕರ್ಮಸಿದ್ಧಿಞ್ಚ ವಿದಧಾತಿ | 14 ಯೂಯಂ ಕಲಹವಿವಾದವಿಜತಮ್  
 ಆಚಾರಂ ಕುರ್ವನ್ಮೋಽನಿನ್ದನೀಯಾ ಅಕುಟಿಲಾ 15 ಈಶ್ವರಸ್ಯ  
 ನಿಷ್ಕಲಜ್ಜಾಶ್ಚ ಸನ್ತಾನಾಇವ ವಕ್ರಭಾವಾನಾಂ ಕುಟಿಲಾಚಾರಿಣಾಞ್ಚ  
 ಲೋಕಾನಾಂ ಮಧ್ಯೇ ತಿಷ್ಠತ, 16 ಯತಸ್ತೇಷಾಂ ಮಧ್ಯೇ ಯೂಯಂ  
 ಜೀವನವಾಕ್ಯಂ ಧಾರಯನ್ಮೋ ಜಗತೋ ದೀಪಕಾ ಇವ ದೀಪ್ಯದ್ವೇ |  
 ಯುಷ್ಮಾಭಿಸ್ತಥಾ ಕೃತೇ ಮಮ ಯತ್ನಃ ಪರಿಶ್ರಮೋ ವಾ ನ ನಿಷ್ಕಲೋ  
 ಜಾತ ಇತ್ಯಹಂ ಖ್ರೀಷ್ಟಸ್ಯ ದಿನೇ ಶ್ಲಾಘಾಂ ಕರ್ತುಂ ಶಕ್ಯಾಮಿ | 17  
 ಯುಷ್ಮಾಕಂ ವಿಶ್ವಾಸಾರ್ಥಕಾಯ ಬಲಿದಾನಾಯ ಸೇವನಾಯ ಚ  
 ಯದ್ಯಪ್ಯಹಂ ನಿವೇದಿತವ್ಯೋ ಭವೇಯಂ ತಥಾಪಿ ತೇನಾನಂದಾಮಿ  
 ಸರ್ವೇಷಾಂ ಯುಷ್ಮಾಕಮ್ ಆನಂದಸ್ಯಾಂತೀ ಭವಾಮಿ ಚ | 18 ತದ್ವದ್  
 ಯೂಯಮಪ್ಯಾನಂದತ ಮದೀಯಾನಂದಸ್ಯಾಂತಿನೋ ಭವತ ಚ | 19  
 ಯುಷ್ಮಾಕಮ್ ಅವಸ್ಥಾಮ್ ಅವಗತ್ಯಾಹಮಪಿ ಯತ್ ಸಾನ್ತ್ವನಾಂ  
 ಪ್ರಾಪ್ನುಯಾಂ ತದರ್ಥಂ ತೀಮಥಿಯಂ ತ್ವರಯಾ ಯುಷ್ಮತ್ಸಮೀಪಂ  
 ಪ್ರೇಷಯಿಷ್ಯಾಮೀತಿ ಪ್ರಭೌ ಪ್ರತ್ಯಾಶಾಂ ಕುರ್ವೇ | 20 ಯಃ ಸತ್ಯರೂಪೇಣ  
 ಯುಷ್ಮಾಕಂ ಹಿತಂ ಚಿಂತಯತಿ ತಾದೃಶ ಏಕಭಾವಸ್ತಸ್ಮಾದನ್ಯಃ ಕೋಽಪಿ  
 ಮಮ ಸನ್ನಿಧೌ ನಾಸ್ತಿ | 21 ಯತೋಽಪರೇ ಸರ್ವೇ ಯೀಶೋಃ ಖ್ರೀಷ್ಟಸ್ಯ  
 ವಿಷಯಾನ್ ನ ಚಿಂತಯಂತ ಆತ್ಮವಿಷಯಾನ್ ಚಿಂತಯಂತಿ | 22 ಕಿನ್ತು  
 ತಸ್ಯ ಪರೀಕ್ಷಿತತ್ವಂ ಯುಷ್ಮಾಭಿ ಜ್ಞಾಯತೇ ಯತಃ ಪುತ್ರೋ ಯಾದ್ಯಕ್  
 ಪಿತುಃ ಸಹಕಾರೀ ಭವತಿ ತಥೈವ ಸುಸಂವಾದಸ್ಯ ಪರಿಚರ್ಯಾಯಾಂ ಸ  
 ಮಮ ಸಹಕಾರೀ ಜಾತಃ | 23 ಅತಃವ ಮಮ ಭಾವಿದಶಾಂ ಜ್ಞಾತ್ವಾ  
 ತತ್ಕ್ಷಣಾತ್ ತಮೇವ ಪ್ರೇಷಯಿತುಂ ಪ್ರತ್ಯಾಶಾಂ ಕುರ್ವೇ | 24 ಸ್ವಯಮ್  
 ಅಹಮಪಿ ತೂರ್ಣಂ ಯುಷ್ಮತ್ಸಮೀಪಂ ಗಮಿಷ್ಯಾಮೀತ್ಯಾಶಾಂ ಪ್ರಭುನಾ  
 ಕುರ್ವೇ | 25 ಅಪರಂ ಯ ಇಪಾಪ್ರದೀತೋ ಮಮ ಭ್ರಾತಾ  
 ಕರ್ಮಯುದ್ಧಾಭ್ಯಾಂ ಮಮ ಸಹಾಯಶ್ಚ ಯುಷ್ಮಾಕಂ ದೂತೋ  
 ಮದೀಯೋಪಕಾರಾಯ ಪ್ರತಿನಿಧಿಶ್ಚಾಸ್ತಿ ಯುಷ್ಮತ್ಸಮೀಪೇ ತಸ್ಯ  
 ಪ್ರೇಷಣಮ್ ಆವಶ್ಯಕಮ್ ಅಮನ್ಯೇ | 26 ಯತಃ ಸ ಯುಷ್ಮಾನ್



ಸರ್ವಾನ್ ಅಕಾಂಕ್ಷಿತ ಯುಷ್ಮಾಭಿಸ್ತಸ್ಯ ರೋಗಸ್ಯ ವಾರ್ತಾಶ್ರಾವೀತಿ  
 ಬುದ್ಧ್ವಾ ಪರ್ಯಶೋಚಚ್ಚ | 27 ಸ ಪೀಡಯಾ ಮೃತಕಲ್ಪೋಽಭವದಿತಿ  
 ಸತ್ಯಂ ಕಿನ್ತ್ವೀಶ್ವರಸ್ತಂ ದಯಿತವಾನ್ ಮಮ ಚ ದುಃಖಾತ್ ಪರಂ  
 ಪುನರ್ದುಃಖಂ ಯನ್ನ ಭವೇತ್ ತದರ್ಥಂ ಕೇವಲಂ ತಂ ನ ದಯಿತ್ವಾ  
 ಮಾಮಪಿ ದಯಿತವಾನ್ | 28 ಅತಏವ ಯೂಯಂ ತಂ ವಿಲೋಕ್ಯ  
 ಯತ್ ಪುನರಾನಂದೇತ ಮಮಾಪಿ ದುಃಖಸ್ಯ ಹ್ರಾಸೋ ಯದ್ ಭವೇತ್  
 ತದರ್ಥಮ್ ಅಹಂ ತ್ವರಯಾ ತಮ್ ಅಪ್ರೇಷಯಂ | 29 ಅತೋ  
 ಯೂಯಂ ಪ್ರಭೋಃ ಕೃತೇ ಸಮ್ಪೂರ್ಣಾನಾನಂದೇನ ತಂ ಗೃಹ್ಣೀತ  
 ತಾದೃಶಾನ್ ಲೋಕಾಂಶ್ಚಾದರಣೀಯಾನ್ ಮನ್ಯದ್ಧಂ | 30 ಯತೋ  
 ಮಮ ಸೇವನೇ ಯುಷ್ಮಾಕಂ ತ್ರುಟಿಂ ಪೂರಯಿತುಂ ಸ ಪ್ರಾಣಾನ್  
 ಪಣೀಕೃತ್ಯ ಖ್ರೀಷ್ಟಸ್ಯ ಕಾರ್ಯಾರ್ಥಂ ಮೃತಪ್ರಾಯೇಽಭವತ್ |

**3** ಹೇ ಭ್ರಾತರಃ, ಶೇಷೇ ವದಾಮಿ ಯೂಯಂ ಪ್ರಭಾವಾನಂದತ | ಪುನಃ  
 ಪುನರೇಕಸ್ಯ ವಚೋ ಲೇಖನಂ ಮಮ ಕ್ಲೇಶದಂ ನಹಿ ಯುಷ್ಮದರ್ಥಙ್ಗ  
 ಭ್ರಮನಾಶಕಂ ಭವತಿ | 2 ಯೂಯಂ ಕುಕ್ಕುರೇಭ್ಯಃ ಸಾವಧಾನಾ ಭವತ  
 ದುಷ್ಕರ್ಮಕಾರಿಭ್ಯಃ ಸಾವಧಾನಾ ಭವತ ಛಿನ್ನಮೂಲೇಭ್ಯೋ  
 ಲೋಕೇಭ್ಯಶ್ಚ ಸಾವಧಾನಾ ಭವತ | 3 ವಯಮೇವ ಛಿನ್ನತ್ವಚೋ  
 ಲೋಕಾ ಯತೋ ವಯಮ್ ಆತ್ಮನೇಶ್ವರಂ ಸೇವಾಮಹೇ ಖ್ರೀಷ್ಟೇನ  
 ಯೀಶುನಾ ಶ್ಲಾಘಾಮಹೇ ಶರೀರೇಣ ಚ ಪ್ರಗಲ್ಭತಾಂ ನ  
 ಕುರ್ವಾಮಹೇ | 4 ಕಿನ್ನು ಶರೀರೇ ಮಮ ಪ್ರಗಲ್ಭತಾಯಾಃ ಕಾರಣಂ  
 ವಿದ್ಯತೇ, ಕಶ್ಚಿದ್ ಯದಿ ಶರೀರೇಣ ಪ್ರಗಲ್ಭತಾಂ ಚಿಕೀರ್ಷತಿ ತರ್ಹಿ  
 ತಸ್ಮಾದ್ ಅಪಿ ಮಮ ಪ್ರಗಲ್ಭತಾಯಾ ಗುರುತರಂ ಕಾರಣಂ  
 ವಿದ್ಯತೇ | 5 ಯತೋಽಹಮ್ ಅಷ್ಟಮದಿವಸೇ ತ್ವಕ್ಷೇದಪ್ರಾಪ್ತ  
 ಇಸ್ರಾಯೇಲ್ವಂಶೀಯೋ ಬಿನ್ಯಾಮೀನಗೋಷ್ಠೀಯ ಇಬ್ರಿಕುಲಜಾತ  
 ಇಬ್ರಿಯೋ ವ್ಯವಸ್ಥಾಚರಣೇ ಫಿರೂಶೀ 6 ಧರ್ಮೋತ್ಸಾಹಕಾರಣಾತ್  
 ಸಮಿತೇರುಪದ್ರವಕಾರಿ ವ್ಯವಸ್ಥಾತೋ ಲಭ್ಯೇ ಪುಣ್ಯೇ ಚಾನಿನ್ದನೀಯಃ |  
 7 ಕಿನ್ನು ಮಮ ಯದ್ಯತ್ ಲಭ್ಯಮ್ ಆಸೀತ್ ತತ್ ಸರ್ವಮ್ ಅಹಂ  
 ಖ್ರೀಷ್ಟಸ್ಯಾನುರೋಧಾತ್ ಕ್ಷತಿಮ್ ಅಮನ್ಯೇ | 8 ಕಿನ್ಯಾಧುನಾಪ್ಯಹಂ  
 ಮತ್ಪ್ರಭೋಃ ಖ್ರೀಷ್ಟಸ್ಯ ಯೀಶೋ ಜ್ಞಾನಸ್ಯೋತ್ಕೃಷ್ಟತಾಂ ಬುದ್ಧ್ವಾ ತತ್  
 ಸರ್ವಂ ಕ್ಷತಿಂ ಮನ್ಯೇ | 9 ಯತೋ ಹೇತೋರಹಂ ಯತ್ ಖ್ರೀಷ್ಟಂ

ಲಭೇಯ ವ್ಯವಸ್ಥಾತೋ ಜಾತಂ ಸ್ವಕೀಯಪುಣ್ಯಾನ್ ಧಾರಯನ್ ಕಿನ್ನು  
 ಖ್ರೀಷ್ಟೇ ವಿಶ್ವಸನಾತ್ ಲಭ್ಯಂ ಯತ್ ಪುಣ್ಯಮ್ ಈಶ್ವರೇಣ ವಿಶ್ವಾಸಂ  
 ದೃಷ್ಟ್ವಾ ದೀಯತೇ ತದೇವ ಧಾರಯನ್ ಯತ್ ಖ್ರೀಷ್ಟೇ ವಿದ್ಯೇಯ  
 ತದರ್ಥಂ ತಸ್ಯಾನುರೋಧಾತ್ ಸರ್ವೇಷಾಂ ಕ್ಷತಿಂ ಸ್ವೀಕೃತ್ಯ ತಾನಿ  
 ಸರ್ವಾಣ್ಯವಕರಾನಿವ ಮನ್ಯೇ | 10 ಯತೋ ಹೇತೋರಹಂ ಖ್ರೀಷ್ಟಂ  
 ತಸ್ಯ ಪುನರುತ್ಥಿತೇ ಗುಣಂ ತಸ್ಯ ದುಃಖಾನಾಂ ಭಾಗಿತ್ವಾ ಜ್ಞಾತ್ವಾ ತಸ್ಯ  
 ಮೃತ್ಯೋರಾಕೃತಿಷ್ಣು ಗೃಹೀತ್ವಾ 11 ಯೇನ ಕೇನಚಿತ್ ಪ್ರಕಾರೇಣ  
 ಮೃತಾನಾಂ ಪುನರುತ್ಥಿತಿಂ ಪ್ರಾಪ್ತುಂ ಯತೇ | 12 ಮಯಾ ತತ್  
 ಸರ್ವಮ್ ಅಧುನಾ ಪ್ರಾಪಿ ಸಿದ್ಧತಾ ವಾಲಮ್ಪಿ ತನ್ನಹಿ ಕಿನ್ನು  
 ಯದರ್ಥಮ್ ಅಹಂ ಖ್ರೀಷ್ಟೇನ ಧಾರಿತಸ್ತದ್ ಧಾರಯಿತುಂ  
 ಧಾವಾಮಿ | 13 ಹೇ ಭ್ರಾತರಃ, ಮಯಾ ತದ್ ಧಾರಿತಮ್ ಇತಿ ನ  
 ಮನ್ಯತೇ ಕಿನ್ತ್ವೇತದೈಕಮಾತ್ರಂ ವದಾಮಿ ಯಾನಿ ಪಶ್ಚಾತ್ ಸ್ಥಿತಾನಿ ತಾನಿ  
 ವಿಸ್ಮೃತ್ಯಾಹಮ್ ಅಗ್ರಸ್ಥಿತಾನ್ಯುದ್ಧಿಶ್ಯ 14 ಪೂರ್ಣಯತ್ನೇನ ಲಕ್ಷ್ಯಂ ಪ್ರತಿ  
 ಧಾವನ್ ಖ್ರೀಷ್ಟಯೀಶುನೋರ್ಧ್ವಾತ್ ಮಾಮ್ ಆಹ್ವಯತ ಈಶ್ವರಾತ್  
 ಜೇತೃಪಣಂ ಪ್ರಾಪ್ತುಂ ಚೇಷ್ಟೇ | 15 ಅಸ್ಮಾಕಂ ಮಧ್ಯೇ ಯೇ ಸಿದ್ಧಾಸ್ತೈಃ  
 ಸರ್ವೈಸ್ತದೇವ ಭಾವ್ಯತಾಂ, ಯದಿ ಚ ಕಣ್ಣನ ವಿಷಯಮ್ ಅಧಿ  
 ಯುಷ್ಮಾಕಮ್ ಅಪರೋ ಭಾವೋ ಭವತಿ ತರ್ಹೀಶ್ವರಸ್ತಮಪಿ  
 ಯುಷ್ಮಾಕಂ ಪ್ರತಿ ಪ್ರಕಾಶಯಿಷ್ಯತಿ | 16 ಕಿನ್ನು ವಯಂ ಯದ್ಯದ್  
 ಅವಗತಾ ಆಸ್ತಸ್ತತ್ರಾಸ್ಮಾಭಿರೇಕೋ ವಿಧಿರಾಚರಿತವ್ಯ ಏಕಭಾವೈ  
 ಭವಿತವ್ಯಾಃ | 17 ಹೇ ಭ್ರಾತರಃ, ಯೂಯಂ ಮಮಾನುಗಾಮಿನೋ  
 ಭವತ ವಯಾ ಯಾದ್ಯಗಾಚರಣಸ್ಯ ನಿದರ್ಶನಸ್ವರೂಪಾ  
 ಭವಾಮಸ್ತಾದ್ಯಗಾಚಾರಿಣೋ ಲೋಕಾನ್ ಆಲೋಕಯಧ್ವಂ | 18  
 ಯತೋನೇಕೇ ವಿಪಥೇ ಚರನ್ತಿ ತೇ ಚ ಖ್ರೀಷ್ಟಸ್ಯ ಕೃಶಸ್ಯ ಶತ್ರುವ  
 ಇತಿ ಪುರಾ ಮಯಾ ಪುನಃ ಪುನಃ ಕಥಿತಮ್ ಅಧುನಾಪಿ  
 ರುದತಾ ಮಯಾ ಕಥ್ಯತೇ | 19 ತೇಷಾಂ ಶೇಷದಶಾ ಸರ್ವನಾಶ  
 ಉದರಶ್ಚೇಶ್ವರೋ ಲಜ್ಜಾ ಚ ಶ್ಲಾಘಾ ಪೃಥಿವ್ಯಾಃ ಲಗ್ನಂ ಮನಃ | 20  
 ಕಿನ್ತ್ವಾಸ್ಮಾಕಂ ಜನಪದಃ ಸ್ವರ್ಗೇ ವಿದ್ಯತೇ ತಸ್ಮಾಚ್ಚಾಗಮಿಷ್ಯಂತಂ  
 ತ್ರಾತಾರಂ ಪ್ರಭುಂ ಯೀಶುಖ್ರೀಷ್ಟಂ ವಯಂ ಪ್ರತೀಕ್ಷಾಮಹೇ |  
 21 ಸ ಚ ಯಯಾ ಶಕ್ತ್ಯಾ ಸರ್ವಾಣ್ಯೇವ ಸ್ವಸ್ಯ ವಶೀಕರ್ತುಂ

ಪಾರಯತಿ ತಯಾಸ್ಮಾಕಮ್ ಅಧಮಂ ಶರೀರಂ ರೂಪಾನ್ತರೀಕೃತ್ಯ  
ಸ್ವಕೀಯತೇಜೋಮಯಶರೀರಸ್ಯ ಸಮಾಕಾರಂ ಕರಿಷ್ಯತಿ |

**4** ಹೇ ಮದೀಯಾನಂದಮುಕುಟಸ್ವರೂಪಾಃ ಪ್ರಿಯತಮಾ ಅಭೀಷ್ಟತಮಾ  
ಭ್ರಾತರಃ, ಹೇ ಮಮ ಸ್ನೇಹಪಾತ್ರಾಃ, ಯೂಯಮ್ ಇತ್ಥಂ ಪಭೌ  
ಸ್ಥಿರಾಸ್ತಿಷ್ಠತ | 2 ಹೇ ಇವದಿಯೇ ಹೇ ಸುನ್ತುಖಿ ಯುವಾಂ ಪ್ರಭೌ  
ಏಕಭಾವೇ ಭವತಮ್ ಏತದ್ ಅಹಂ ಪ್ರಾರ್ಥಯೇ | 3 ಹೇ ಮಮ ಸತ್ಯ  
ಸಹಕಾರಿನ್ ತ್ವಾಮಪಿ ವಿನೀಯ ವದಾಮಿ ಏತಯೋರುಪಕಾರಸ್ವಯಾ  
ಕ್ರಿಯತಾಂ ಯತಸ್ತೇ ಕ್ಲೀಮಿನಾದಿಭಿಃ ಸಹಕಾರಿಭಿಃ ಸಾರ್ಧಂ  
ಸುಸಂವಾದಪ್ರಚಾರಣಾಯ ಮಮ ಸಾಹಾಯ್ಯಾರ್ಥಂ ಪರಿಶ್ರಮಮ್  
ಅಕುರ್ವತಾಂ ತೇಷಾಂ ಸರ್ವೇಷಾಂ ನಾಮಾನಿ ಚ ಜೀವನಪುಸ್ತಕೇ  
ಲಿಖಿತಾನಿ ವಿದ್ಯಂತೇ | 4 ಯೂಯಂ ಪ್ರಭೌ ಸರ್ವದಾನಂದತ | ಪುನ  
ರ್ವದಾಮಿ ಯೂಯಮ್ ಆನಂದತ | 5 ಯುಷ್ಮಾಕಂ ವಿನೀತತ್ವಂ  
ಸರ್ವಮಾನವೈ ಜ್ಞಾಯತಾಂ, ಪ್ರಭುಃ ಸನ್ನಿಧೌ ವಿದ್ಯತೇ | 6  
ಯೂಯಂ ಕಿಮಪಿ ನ ಚಿಂತಯತ ಕಿನ್ತು ಧನ್ಯವಾದಯುಕ್ತಾಭ್ಯಾಂ  
ಪ್ರಾರ್ಥನಾಯಾ ಇಶ್ಚಾಭ್ಯಾಂ ಸರ್ವವಿಷಯೇ ಸ್ವಪ್ರಾರ್ಥನೀಯಮ್  
ಈಶ್ವರಾಯ ನಿವೇದಯತ | 7 ತಥಾ ಕೃತ ಈಶ್ವರೀಯಾ ಯಾ  
ಶಾನ್ತಿಃ ಸರ್ವಾಂ ಬುದ್ಧಿಮ್ ಅತಿಶೇತೇ ಸಾ ಯುಷ್ಮಾಕಂ ಚಿತ್ತಾನಿ  
ಮನಾಂಸಿ ಚ ಖ್ರೀಷ್ಟೇ ಯೀಶೌ ರಕ್ಷಿಷ್ಯತಿ | 8 ಹೇ ಭ್ರಾತರಃ, ಶೇಷೇ  
ವದಾಮಿ ಯದ್ಯತ್ ಸತ್ಯಮ್ ಆದರಣೀಯಂ ನ್ಯಾಯ್ಯಂ ಸಾಧು ಪ್ರಿಯಂ  
ಸುಖ್ಯತಮ್ ಅನ್ಯೇಣ ಯೇನ ಕೇನಚಿತ್ ಪ್ರಕಾರೇಣ ವಾ ಗುಣಯುಕ್ತಂ  
ಪ್ರಶಂಸನೀಯಂ ವಾ ಭವತಿ ತತ್ರೈವ ಮನಾಂಸಿ ನಿಧದ್ಧಂ | 9 ಯೂಯಂ  
ಮಾಂ ದೃಷ್ಟ್ವಾ ಶ್ರುತ್ವಾ ಚ ಯದ್ಯತ್ ಶಿಕ್ಷಿತವನ್ನೋ ಗೃಹೀತವನ್ನಶ್ಚ  
ತದೇವಾಚರತ ತಸ್ಮಾತ್ ಶಾನ್ತಿದಾಯಕ ಈಶ್ವರೋ ಯುಷ್ಮಾಭಿಃ  
ಸಾರ್ಧಂ ಸ್ಥಾಸ್ಯತಿ | 10 ಮಮೋಪಕಾರಾಯ ಯುಷ್ಮಾಕಂ ಯಾ ಚಿನ್ತಾ  
ಪೂರ್ವಮ್ ಆಸೀತ್ ಕಿನ್ತು ಕರ್ಮದ್ವಾರಂ ನ ಪ್ರಾಪ್ನೋತ್ ಇದಾನೀಂ ಸಾ  
ಪುನರಫಲತ್ ಇತ್ಯಸ್ಮಿನ್ ಪ್ರಭೌ ಮಮ ಪರಮಾಹ್ಲಾದೋಽಜಾಯತ |  
11 ಅಹಂ ಯದ್ ದೈನ್ಯಕಾರಣಾದ್ ಇದಂ ವದಾಮಿ ತನ್ನಹಿ  
ಯತೋ ಮಮ ಯಾ ಕಾಚಿದ್ ಅವಸ್ಥಾ ಭವೇತ್ ತಸ್ಯಾಂ  
ಸನ್ನೋಷ್ಠಮ್ ಅಶಿಕ್ಷಯಂ | 12 ದರಿದ್ರತಾಂ ಭೋಕ್ತುಂ ಶಕ್ನೋಮಿ

ಧನಾಡ್ಯತಾಮ್ ಅಪಿ ಭೋಕ್ತುಂ ಶಕ್ನೋಮಿ ಸರ್ವಥಾ ಸರ್ವವಿಷಯೇಷು  
 ವಿನೀತೋಽಹಂ ಪ್ರಚುರತಾಂ ಕ್ಷುಧಾಞ್ಞ ಧನಂ ದೈನ್ಯಞ್ಞವಗತೋಽಸ್ಮಿ |  
 13 ಮಮ ಶಕ್ತಿದಾಯಕೇನ ಖ್ರೀಷ್ಟೇನ ಸರ್ವಮೇವ ಮಯಾ  
 ಶಕ್ಯಂ ಭವತಿ | 14 ಕಿನ್ನು ಯುಷ್ಮಾಭಿ ದೈನ್ಯನಿವಾರಣಾಯ  
 ಮಾಮ್ ಉಪಕೃತ್ಯ ಸತ್ಕರ್ಮಾಕಾರಿ | 15 ಹೇ ಫಿಲಿಪೀಯಲೋಕಾಃ,  
 ಸುಸಂವಾದಸ್ಯೋದಯಕಾಲೇ ಯದಾಹಂ ಮಾಕಿದನಿಯಾದೇಶಾತ್  
 ಪ್ರತಿಷ್ಠೇ ತದಾ ಕೇವಲಾನ್ ಯುಷ್ಮಾನ್ ವಿನಾಪರಯಾ ಕಯಾಪಿ  
 ಸಮಿತ್ಯಾ ಸಹ ದಾನಾದಾನಯೋ ಮಮ ಕೋಽಪಿ ಸಮ್ಪನ್ನೋ  
 ನಾಸೀದ್ ಇತಿ ಯೂಯಮಪಿ ಜಾನೀಥ | 16 ಯತೋ ಯುಷ್ಮಾಭಿ  
 ಮಮ ಪ್ರಯೋಜನಾಯ ಧಿಷಲನೀಕೀನಗರಮಪಿ ಮಾಂ ಪ್ರತಿ ಪುನಃ  
 ಪುನರ್ದಾನಂ ಪ್ರೇಷಿತಂ | 17 ಅಹಂ ಯದ್ ದಾನಂ ಮೃಗಯೇ ತನ್ನಹಿ  
 ಕಿನ್ನು ಯುಷ್ಮಾಕಂ ಲಾಭವರ್ಧಕಂ ಫಲಂ ಮೃಗಯೇ | 18 ಕಿನ್ನು ಮಮ  
 ಕಸ್ಯಾಪ್ಯಭಾವೋ ನಾಸ್ತಿ ಸರ್ವಂ ಪ್ರಚುರಮ್ ಆಸ್ತೇ ಯತ ಈಶ್ವರಸ್ಯ  
 ಗ್ರಾಹ್ಯಂ ತುಷ್ಟಿಜನಕಂ ಸುಗನ್ನಿವೇದ್ಯಸ್ವರೂಪಂ ಯುಷ್ಮಾಕಂ ದಾನಂ  
 ಇಷಾಪ್ರದಿತಾದ್ ಗೃಹೀತ್ವಾಹಂ ಪರಿತ್ಯಪ್ತೋಽಸ್ಮಿ | 19 ಮಮೇಶ್ವರೋಽಪಿ  
 ಖ್ರೀಷ್ಟೇನ ಯೀಶುನಾ ಸ್ವಕೀಯವಿಭವನಿಧಿತಃ ಪ್ರಯೋಜನೀಯಂ  
 ಸರ್ವವಿಷಯಂ ಪೂರ್ಣರೂಪಂ ಯುಷ್ಮಭ್ಯಂ ದೇಯಾತ್ | 20 ಅಸ್ಮಾಕಂ  
 ಪಿತುರೀಶ್ವರಸ್ಯ ಧನ್ಯವಾದೋಽನಂತಕಾಲಂ ಯಾವದ್ ಭವತು |  
 ಆಮೇನ್ | (aiōn g165) 21 ಯೂಯಂ ಯೀಶುಖ್ರೀಷ್ಟಸ್ಯೈಕೈಕಂ  
 ಪವಿತ್ರಜನಂ ನಮಸ್ಕುರುತ | ಮಮ ಸಜ್ಜಿಭ್ರಾತರೋ ಯೂಷ್ಮಾನ್  
 ನಮಸ್ಕುರ್ವತೇ | 22 ಸರ್ವೇ ಪವಿತ್ರಲೋಕಾ ವಿಶೇಷತಃ ಕೈಸರಸ್ಯ  
 ಪರಿಜನಾ ಯುಷ್ಮಾನ್ ನಮಸ್ಕುರ್ವತೇ | 23 ಅಸ್ಮಾಕಂ ಪ್ರಭೋ  
 ಯೀಶುಖ್ರೀಷ್ಟಸ್ಯ ಪ್ರಸಾದಃ ಸರ್ವಾನ್ ಯುಷ್ಮಾನ್ ಪ್ರತಿ ಭೂಯಾತ್ |  
 ಆಮೇನ್ |

## ಕಲಸಿನಃ

1 ಈಶ್ವರಸ್ಯೇಚ್ಛಯಾ ಯೀಶುಖ್ರೀಷ್ಟಸ್ಯ ಪ್ರೇರಿತಃ ಪೌಲಸ್ತೀಮಧಿಯೋ ಭ್ರಾತಾ ಚ ಕಲಸೀನಗರಸ್ಥಾನ್ ಪವಿತ್ರಾನ್ ವಿಶ್ವಸ್ತಾನ್ ಖ್ರೀಷ್ಟಾಶ್ರಿತಭ್ರಾತೃನ್ ಪ್ರತಿ ಪತ್ರಂ ಲಿಖಿತಃ | 2 ಅಸ್ಮಾಕಂ ತಾತ ಈಶ್ವರಃ ಪ್ರಭು ಯೀಶುಖ್ರೀಷ್ಟಶ್ಚ ಯುಷ್ಮಾನ್ ಪ್ರತಿ ಪ್ರಸಾದಂ ಶಾನ್ತಿಚ್ಛ ಕ್ರಿಯಾಸ್ತಾಂ | 3 ಖ್ರೀಷ್ಟೇ ಯೀಶೌ ಯುಷ್ಮಾಕಂ ವಿಶ್ವಾಸಸ್ಯ ಸರ್ವ್ವಾನ್ ಪವಿತ್ರಲೋಕಾನ್ ಪ್ರತಿ ಪ್ರೇಮ್ನಶ್ಚ ವಾರ್ತಾಂ ಶ್ರುತ್ವಾ 4 ವಯಂ ಸದಾ ಯುಷ್ಮದರ್ಥಂ ಪ್ರಾರ್ಥನಾಂ ಕುರ್ವ್ವಂತಃ ಸ್ವರ್ಗೇ ನಿಹಿತಾಯಾ ಯುಷ್ಮಾಕಂ ಭಾವಿಸಮ್ಪದಃ ಕಾರಣಾತ್ ಸ್ವಕೀಯಪ್ರಭೋ ಯೀಶುಖ್ರೀಷ್ಟಸ್ಯ ತಾತಮ್ ಈಶ್ವರಂ ಧನ್ಯಂ ವದಾಮಃ | 5 ಯೂಯಂ ತಸ್ಯಾ ಭಾವಿಸಮ್ಪದೋ ವಾರ್ತಾಂ ಯಯಾ ಸುಸಂವಾದರೂಪಿಣ್ಯಾ ಸತ್ಯವಾಣ್ಯಾ ಜ್ಞಾಪಿತಾಃ 6 ಸಾ ಯದ್ವತ್ ಕೃಸ್ತಂ ಜಗದ್ ಅಭಿಗಚ್ಛತಿ ತದ್ವದ್ ಯುಷ್ಮಾನ್ ಅಪ್ಯಭ್ಯಗಮತ್, ಯೂಯಚ್ಛ ಯದ್ ದಿನಮ್ ಆರಭ್ಯೇಶ್ವರಸ್ಯಾನುಗ್ರಹಸ್ಯ ವಾರ್ತಾಂ ಶ್ರುತ್ವಾ ಸತ್ಯರೂಪೇಣ ಜ್ಞಾತವನ್ತಸ್ತದಾರಭ್ಯ ಯುಷ್ಮಾಕಂ ಮಧ್ಯೇಽಪಿ ಫಲತಿ ವರ್ಧತೇ ಚ | 7 ಅಸ್ಮಾಕಂ ಪ್ರಿಯಃ ಸಹದಾಸೋ ಯುಷ್ಮಾಕಂ ಕೃತೇ ಚ ಖ್ರೀಷ್ಟಸ್ಯ ವಿಶ್ವಸ್ತಪರಿಚಾರಕೋ ಯ ಇಪಫ್ರಾಸ್ತದ್ ವಾಕ್ಯಂ 8 ಯುಷ್ಮಾನ್ ಆದಿಷ್ಟವಾನ್ ಸ ಏವಾಸ್ತಾನ್ ಆತ್ಮನಾ ಜನಿತಂ ಯುಷ್ಮಾಕಂ ಪ್ರೇಮ ಜ್ಞಾಪಿತವಾನ್ | 9 ವಯಂ ಯದ್ ದಿನಮ್ ಆರಭ್ಯ ತಾಂ ವಾರ್ತಾಂ ಶ್ರುತವನ್ತಸ್ತದಾರಭ್ಯ ನಿರಂತರಂ ಯುಷ್ಮಾಕಂ ಕೃತೇ ಪ್ರಾರ್ಥನಾಂ ಕುರ್ಮುಃ ಫಲತೋ ಯೂಯಂ ಯತ್ ಪೂರ್ಣಾಭ್ಯಾಮ್ ಆತ್ಮಿಕಜ್ಞಾನವುದ್ಧಿಭ್ಯಾಮ್ ಈಶ್ವರಸ್ಯಾಭಿತಮಂ ಸಮ್ಪೂರ್ಣರೂಪೇಣಾವಗಚ್ಛೇತ, 10 ಪ್ರಭೋ ಯೋಗ್ಯಂ ಸರ್ವ್ವಥಾ ಸನ್ನೋಷಜನಕಇಚ್ಛಾಚಾರಂ ಕುರ್ಯ್ಯತಾರ್ಥತ ಈಶ್ವರಜ್ಞಾನೇ ವರ್ಧಮಾನಾಃ ಸರ್ವ್ವಸತ್ಕರ್ಮರೂಪಂ ಫಲಂ ಫಲೇತ, 11 ಯಥಾ ಚೇಶ್ವರಸ್ಯ ಮಹಿಮಯುಕ್ತಯಾ ಶಕ್ತ್ಯಾ ಸಾನಂದೇನ ಪೂರ್ಣಾಂ ಸಹಿಷ್ಣುತಾಂ ತಿತಿಕ್ಷಾಇಚ್ಛಾಚರಿತುಂ ಶಕ್ಯಥ ತಾದೃಶೇನ ಪೂರ್ಣಬಲೇನ ಯದ್ ಬಲವನ್ನೋ ಭವೇತ, 12 ಯಶ್ಚ ಪಿತಾ ತೇಜೋವಾಸಿನಾಂ ಪವಿತ್ರಲೋಕಾನಾಮ್

ಅಧಿಕಾರಸ್ಯಾಂಶಿತ್ವಾಯಾಸ್ಮಾನ್ ಯೋಗ್ಯಾನ್ ಕೃತವಾನ್ ತಂ ಯದ್  
 ಧನ್ಯಂ ವದೇತ ವರಮ್ ಏನಂ ಯಾಚಾಮಹೇ | 13 ಯತಃ  
 ಸೋಽಸ್ಮಾನ್ ತಿಮಿರಸ್ಯ ಕರ್ತೃತ್ವಾದ್ ಉದ್ಧೃತ್ಯ ಸ್ವಕೀಯಸ್ಯ ಪ್ರಿಯಪುತ್ರಸ್ಯ  
 ರಾಜ್ಯೇ ಸ್ಥಾಪಿತವಾನ್ | 14 ತಸ್ಮಾತ್ ಪುತ್ರಾದ್ ವಯಂ ಪರಿತ್ರಾಣಮ್  
 ಅರ್ಥತಃ ಪಾಪಮೋಚನಂ ಪ್ರಾಪ್ತವನ್ತಃ | 15 ಸ ಚಾದೃಶ್ಯಸ್ಯೇಶ್ವರಸ್ಯ  
 ಪ್ರತಿಮೂರ್ತಿಃ ಕೃತ್ಸಾಯಾಃ ಸೃಷ್ಟೇರಾದಿಕರ್ತಾ ಚ | 16 ಯತಃ  
 ಸರ್ವಮೇವ ತೇನ ಸಸೃಜೇ ಸಿಂಹಾಸನರಾಜತ್ವಪರಾಕ್ರಮಾದೀನಿ  
 ಸ್ವರ್ಗಮರ್ತ್ಯಸ್ಥಿತಾನಿ ದೃಶ್ಯಾದೃಶ್ಯಾನಿ ವಸ್ತುನಿ ಸರ್ವಾಣಿ ತೇನೈವ ತಸ್ಮೈ  
 ಚ ಸಸೃಜಿರೇ | 17 ಸ ಸರ್ವೇಷಾಮ್ ಆದಿಃ ಸರ್ವೇಷಾಂ ಸ್ಥಿತಿಕಾರಕಶ್ಚ |  
 18 ಸ ಏವ ಸಮಿತಿರೂಪಾಯಾಸ್ತನೋ ಮೂರ್ಧ್ನಾ ಕಿಂಚಿ  
 ಸರ್ವವಿಷಯೇ ಸ ಯದ್ ಅಗ್ರಿಯೋ ಭವೇತ್ ತದರ್ಥಂ ಸ ಏವ  
 ಮೃತಾನಾಂ ಮಧ್ಯಾತ್ ಪ್ರಥಮತ ಉತ್ಥಿತೋಽಗ್ರಶ್ಚ | 19 ಯತ ಈಶ್ವರಸ್ಯ  
 ಕೃತ್ಸಂ ಪೂರ್ಣತ್ವಂ ತಮೇವಾವಾಸಯಿತುಂ 20 ಕ್ರುಶೇ ಪಾತಿತೇನ ತಸ್ಯ  
 ರಕ್ಷೇನ ಸನ್ನಿಂ ವಿಧಾಯ ತೇನೈವ ಸ್ವರ್ಗಮರ್ತ್ಯಸ್ಥಿತಾನಿ ಸರ್ವಾಣಿ ಸ್ವೇನ  
 ಸಹ ಸನ್ನಾಪಯಿತುಂ ಇಚ್ಛೇಶ್ಚರೇಣಾಭಿಲೇಷೇ | 21 ಪೂರ್ವಂ ದೂರಸ್ಥಾ  
 ದುಷ್ಪ್ರಿಯಾರತಮನಸೃತ್ವಾತ್ ತಸ್ಯ ರಿಪವಶ್ಚಾಸ್ತ ಯೇ ಯೂಯಂ ತಾನ್  
 ಯುಷ್ಮಾನ್ ಅಪಿ ಸ ಇದಾನೀಂ ತಸ್ಯ ಮಾಂಸಲಶರೀರೇ ಮರಣೇನ  
 ಸ್ವೇನ ಸಹ ಸನ್ನಾಪಿತವಾನ್ | 22 ಯತಃ ಸ ಸ್ವಸಮ್ಮುಖೇ ಪವಿತ್ರಾನ್  
 ನಿಷ್ಕಲಜ್ಯಾನ್ ಅನಿನ್ದನೀಯಾಂಶ್ಚ ಯುಷ್ಮಾನ್ ಸ್ಥಾಪಯಿತುಮ್ ಇಚ್ಛತಿ |  
 23 ಕಿನ್ತ್ವೇತದರ್ಥಂ ಯುಷ್ಮಾಭಿ ಬರ್ಹದ್ಧಮೂಲೈಃ ಸುಸ್ಥಿರೈಶ್ಚ  
 ಭವಿತವ್ಯಮ್, ಆಕಾಶಮಣ್ಡಲಸ್ಯಾಧಃಸ್ಥಿತಾನಾಂ ಸರ್ವಲೋಕಾನಾಂ  
 ಮಧ್ಯೇ ಚ ಘುಷ್ಪಮಾಣೋ ಯಃ ಸುಸಂವಾದೋ ಯುಷ್ಮಾಭಿರಶ್ರಾವಿ  
 ತಜ್ಞಾತಾಯಾಂ ಪ್ರತ್ಯಾಶಾಯಾಂ ಯುಷ್ಮಾಭಿರಚಲೈ ಭವಿತವ್ಯಂ | 24  
 ತಸ್ಯ ಸುಸಂವಾದಸ್ಯೈಕಃ ಪರಿಚಾರಕೋ ಯೋಽಹಂ ಪೌಲಃ  
 ಸೋಽಹಮ್ ಇದಾನೀಮ್ ಆನಂದೇನ ಯುಷ್ಮದರ್ಥಂ ದುಃಖಾನಿ ಸಹೇ  
 ಖ್ರೀಷ್ಟಸ್ಯ ಕ್ಲೇಶಭೋಗಸ್ಯ ಯೋಂಶೋಽಪೂರ್ಣಸ್ತಮೇವ ತಸ್ಯ ತನೋಃ  
 ಸಮಿತೇಃ ಕೃತೇ ಸ್ವಶರೀರೇ ಪೂರಯಾಮಿ ಚ | 25 ಯತ  
 ಈಶ್ವರಸ್ಯ ಮನ್ತ್ರಣಯಾ ಯುಷ್ಮದರ್ಥಮ್ ಈಶ್ವರೀಯವಾಕ್ಯಸ್ಯ  
 ಪ್ರಚಾರಸ್ಯ ಭಾರೋ ಮಯಿ ಸಮಪಿತಸ್ತಸ್ಮಾದ್ ಅಹಂ ತಸ್ಯಾಃ

ಸಮಿತೇಃ ಪರಿಚಾರಕೋಽಭವಂ | 26 ತತ್ ನಿಗೂಢಂ ವಾಕ್ಯಂ  
 ಪೂರ್ವಯುಗೇಷು ಪೂರ್ವಪುರುಷೇಭ್ಯಃ ಪ್ರಚ್ಛನ್ನಮ್ ಆಸೀತ್  
 ಕಿನ್ವಿದಾನೀಂ ತಸ್ಯ ಪವಿತ್ರಲೋಕಾನಾಂ ಸನ್ನಿಧೌ ತೇನ ಪ್ರಾಕಾಶ್ಯತ |  
 (aiṛōn g165) 27 ಯತೋ ಭಿನ್ನಜಾತೀಯಾನಾಂ ಮಧ್ಯೇ ತತ್  
 ನಿಗೂಢವಾಕ್ಯಂ ಕೀದ್ಯಗ್ಗೌರವನಿಧಿಸಮ್ಪಲಿತಂ ತತ್ ಪವಿತ್ರಲೋಕಾನ್  
 ಜ್ಞಾಪಯಿತುಮ್ ಈಶ್ವರೋಽಭ್ಯಲಷತ್ | ಯುಷ್ಮನ್ಮದ್ಯವರ್ತೀ ಖ್ರೀಷ್ಟ  
 ಏವ ಸ ನಿಧಿ ಗೈರವಾಶಾಭೂಮಿಶ್ಚ | 28 ತಸ್ಮಾದ್ ವಯಂ ತಮೇವ  
 ಘೋಷಯನ್ತೋ ಯದ್ ಏಕೈಕಂ ಮಾನವಂ ಸಿದ್ಧೀಭೂತಂ ಖ್ರೀಷ್ಟೇ  
 ಸ್ಥಾಪಯೇಮ ತದರ್ಥಮೇಕೈಕಂ ಮಾನವಂ ಪ್ರಬೋಧಯಾಮಃ  
 ಪೂರ್ಣಜ್ಞಾನೇನ ಚೈಕೈಕಂ ಮಾನವಂ ಉಪದಿಶಾಮಃ | 29  
 ಏತದರ್ಥಂ ತಸ್ಯ ಯಾ ಶಕ್ತಿಃ ಪ್ರಬಲರೂಪೇಣ ಮಮ ಮಧ್ಯೇ  
 ಪ್ರಕಾಶತೇ ತಯಾಹಂ ಯತಮಾನಃ ಶ್ರಾಭ್ಯಾಮಿ |

**2** ಯುಷ್ಮಾಕಂ ಲಾಯದಿಕೇಯಾಸ್ಥಭ್ರಾತೃಣಾಞ್ಚ ಕೃತೇ ಯಾವನ್ನೋ  
 ಭ್ರಾತರಶ್ಚ ಮಮ ಶಾರೀರಿಕಮುಖಂ ನ ದೃಷ್ಟವನ್ನಸ್ತೇಷಾಂ ಕೃತೇ  
 ಮಮ ಕಿಯಾನ್ ಯತೋ ಭವತಿ ತದ್ ಯುಷ್ಮಾನ್ ಜ್ಞಾಪಯಿತುಮ್  
 ಇಚ್ಛಾಮಿ | 2 ಫಲತಃ ಪೂರ್ಣಬುದ್ಧಿರೂಪಧನಭೋಗಾಯ ಪ್ರೇಮ್ನಾ  
 ಸಂಯುಕ್ತಾನಾಂ ತೇಷಾಂ ಮನಾಂಸಿ ಯತ್ ಪಿತುರೀಶ್ವರಸ್ಯ ಖ್ರೀಷ್ಟಸ್ಯ ಚ  
 ನಿಗೂಢವಾಕ್ಯಸ್ಯ ಜ್ಞಾನಾರ್ಥಂ ಸಾನ್ವಾನಾಂ ಪ್ರಾಪ್ನುಯುರಿತ್ಯರ್ಥಮಹಂ  
 ಯತೇ | 3 ಯತೋ ವಿದ್ಯಾಜ್ಞಾನಯೋಃ ಸರ್ವೇ ನಿಧಯಃ ಖ್ರೀಷ್ಟೇ  
 ಗುಪ್ತಾಃ ಸನ್ತಿ | 4 ಕೋಽಪಿ ಯುಷ್ಮಾನ್ ವಿನಯವಾಕ್ಯೇನ ಯನ್ನ  
 ವಞ್ಚಯೇತ್ ತದರ್ಥಮ್ ಏತಾನಿ ಮಯಾ ಕಥ್ಯಂತೇ | 5 ಯುಷ್ಮತ್ಸನ್ನಿಧೌ  
 ಮಮ ಶರೀರೇಽವರ್ತಮಾನೇಽಪಿ ಮಮಾತ್ಮಾ ವರ್ತತೇ ತೇನ  
 ಯುಷ್ಮಾಕಂ ಸುರೀತಿಂ ಖ್ರೀಷ್ಟವಿಶ್ವಾಸೇ ಸ್ಥಿರತ್ವಞ್ಚ ದೃಷ್ಟ್ವಾಹಮ್  
 ಆನನ್ದಾಮಿ | 6 ಅತೋ ಯೂಯಂ ಪ್ರಭುಂ ಯೀಶುಖ್ರೀಷ್ಟಂ  
 ಯಾದ್ಯಗ್ ಗೃಹೀತವನ್ನಸ್ತಾದ್ಯಕ್ ತಮ್ ಅನುಚರತ | 7 ತಸ್ಮಿನ್  
 ಬದ್ಧಮೂಲಾಃ ಸ್ಥಾಪಿತಾಶ್ಚ ಭವತ ಯಾ ಚ ಶಿಕ್ಷಾ ಯುಷ್ಮಾಭಿ  
 ಲ್ಲಬ್ಧಾ ತದನುಸಾರಾದ್ ವಿಶ್ವಾಸೇ ಸುಸ್ಥಿರಾಃ ಸನ್ನಸ್ತೇನೈವ ನಿತ್ಯಂ  
 ಧನ್ಯವಾದಂ ಕುರುತ | 8 ಸಾವಧಾನಾ ಭವತ ಮಾನುಷಿಕಶಿಕ್ಷಾತ  
 ಇಹಲೋಕಸ್ಯ ವರ್ಣಮಾಲಾತಶ್ಚೋತ್ಪನ್ನಾ ಖ್ರೀಷ್ಟಸ್ಯ ವಿಪಕ್ಷಾ ಯಾ

ದರ್ಶನವಿದ್ಯಾ ಮಿಥ್ಯಾಪ್ರತಾರಣಾ ಚ ತಯಾ ಕೋಽಪಿ ಯುಷ್ಮಾಕಂ  
 ಕ್ಷತಿಂ ನ ಜನಯತು | 9 ಯತ ಈಶ್ವರಸ್ಯ ಕೃತ್ಸಾ ಪೂರ್ಣತಾ  
 ಮೂರ್ತಿಮತೀ ಖ್ರೀಷ್ಟೇ ವಸತಿ | 10 ಯೂಯಂ ತೇನ ಪೂರ್ಣಾ  
 ಭವಥ ಯತಃ ಸ ಸರ್ವೇಷಾಂ ರಾಜತ್ವಕರ್ತೃತ್ವಪದಾನಾಂ ಮೂರ್ಧಾಸ್ತಿ  
 11 ತೇನ ಚ ಯೂಯಮ್ ಅಹಸ್ತಕೃತತ್ವಕ್ಷೇದೇನಾರ್ಥತೋ ಯೇನ  
 ಶಾರೀರಪಾಪಾನಾಂ ವಿಗ್ರಸತ್ಯಜ್ಯತೇ ತೇನ ಖ್ರೀಷ್ಟಸ್ಯ ತ್ವಕ್ಷೇದೇನ  
 ಛಿನ್ನತ್ವಚೋ ಜಾತಾ 12 ಮಜ್ಜನೇ ಚ ತೇನ ಸಾರ್ಧಂ ಶ್ಮಶಾನಂ  
 ಪ್ರಾಪ್ತಾಃ ಪುನ ಮೃತಾನಾಂ ಮಧ್ಯಾತ್ ತಸ್ಮೋತ್ಥಾಪಯಿತುರೀಶ್ವರಸ್ಯ  
 ಶಕ್ತೇಃ ಫಲಂ ಯೋ ವಿಶ್ವಾಸಸ್ತದ್ವಾರಾ ತಸ್ಮಿನ್ನೇವ ಮಜ್ಜನೇ ತೇನ  
 ಸಾರ್ಧಮ್ ಉತ್ಥಾಪಿತಾ ಅಭವತ | 13 ಸ ಚ ಯುಷ್ಮಾನ್  
 ಅಪರಾಧೈಃ ಶಾರೀರಿಕಾತ್ವಕ್ಷೇದೇನ ಚ ಮೃತಾನ್ ದೃಷ್ಟ್ವಾ ತೇನ  
 ಸಾರ್ಧಂ ಜೀವಿತವಾನ್ ಯುಷ್ಮಾಕಂ ಸರ್ವಾನ್ ಅಪರಾಧಾನ್  
 ಕ್ಷಮಿತವಾನ್, 14 ಯಚ್ಚ ದಣ್ಣಾಜ್ಞಾರೂಪಂ ಋಣಪತ್ರಮ್ ಅಸ್ಮಾಕಂ  
 ವಿರುದ್ಧಮ್ ಆಸೀತ್ ತತ್ ಪ್ರಮಾರ್ಜಿತವಾನ್ ಶಲಾಕಾಭಿಃ ಕ್ರುಶೇ  
 ಬದ್ಧ್ವಾ ದೂರೀಕೃತವಾಂಶ್ಚ | 15 ಕಿಂ ತೇನ ರಾಜತ್ವಕರ್ತೃತ್ವಪದಾನಿ  
 ನಿಸ್ತೇಜಾಂಸಿ ಕೃತ್ವಾ ಪರಾಜಿತಾನ್ ರಿಪೂನಿವ ಪ್ರಗಲ್ಬತಯಾ ಸರ್ವೇಷಾಂ  
 ದೃಷ್ಟಿಗೋಚರೇ ಹ್ರೇಪಿತವಾನ್ | 16 ಅತೋ ಹೇತೋಃ ಖಾದ್ಯಾಖಾದ್ಯೇ  
 ಪೇಯಾಪೇಯೇ ಉತ್ಸವಃ ಪ್ರತಿಪದ್ ವಿಶ್ರಾಮವಾರಶ್ಚೈತೇಷು  
 ಸರ್ವೇಷು ಯುಷ್ಮಾಕಂ ನ್ಯಾಯಾಧಿಪತಿರೂಪಂ ಕಮಪಿ ಮಾ ಗೃಹ್ಣೀತ |  
 17 ಯತ ಏತಾನಿ ಛಾಯಾಸ್ವರೂಪಾಣಿ ಕಿನ್ತು ಸತ್ಯಾ ಮೂರ್ತಿಃ ಖ್ರೀಷ್ಟಃ |  
 18 ಅಪರಂಶ್ಚ ನಮ್ರತಾ ಸ್ವರ್ಗದೂತಾನಾಂ ಸೇವಾ ಚೈತಾದೃಶಮ್  
 ಇಷ್ಟಕರ್ಮಾಚರನ್ ಯಃ ಕಶ್ಚಿತ್ ಪರೋಕ್ಷವಿಷಯಾನ್ ಪ್ರವಿಶತಿ  
 ಸ್ವಕೀಯಶಾರೀರಿಕಭಾವೇನ ಚ ಮುಧಾ ಗರ್ವಿತಃ ಸನ್ 19 ಸನ್ನಿಭಿಃ  
 ಶಿರಾಭಿಶ್ಚೋಪಕೃತಂ ಸಂಯುಕ್ತಂ ಕೃತ್ಸಂ ಶರೀರಂ ಯಸ್ಮಾತ್  
 ಮೂರ್ಧತ ಈಶ್ವರೀಯವೃದ್ಧಿಂ ಪ್ರಾಪ್ನೋತಿ ತಂ ಮೂರ್ಧಾನಂ  
 ನ ಧಾರಯತಿ ತೇನ ಮಾನವೇನ ಯುಷ್ಮತ್ಃ ಫಲಾಪಹರಣಂ  
 ನಾನುಜಾನೀತ | 20 ಯದಿ ಯೂಯಂ ಖ್ರೀಷ್ಟೇನ ಸಾರ್ಧಂ ಸಂಸಾರಸ್ಯ  
 ವರ್ಣಮಾಲಾಯೈ ಮೃತಾ ಅಭವತ ತರ್ಹಿ ಯೈ ದ್ರವ್ಯೈ ಭೋಗೀನ  
 ಕ್ಷಯಂ ಗನ್ತವ್ಯಂ 21 ತಾನಿ ಮಾ ಸ್ತೃಶ ಮಾ ಭುಂಕ್ಷ್ವ ಮಾ ಗೃಹಾಣೇತಿ



ಮಾನವೈರಾದಿಷ್ಟಾನ್ ಶಿಕ್ಷಿತಾಂಶ್ಚ ವಿಧೀನ್ 22 ಆಚರನ್ನೋ ಯೂಯಂ  
 ಕುತಃ ಸಂಸಾರೇ ಜೀವನ್ತ ಇವ ಭವಥ? 23 ತೇ ವಿಧಯಃ ಸ್ವೇಚ್ಛಾಭಕ್ತ್ಯಾ  
 ನಮ್ರತಯಾ ಶರೀರಕ್ಲೇಶನೇನ ಚ ಜ್ಞಾನವಿಧಿವತ್ ಪ್ರಕಾಶನೇ ತಥಾಪಿ  
 ತೇಽಗಣ್ಯಾಃ ಶಾರೀರಿಕಭಾವವರ್ಧಕಾಶ್ಚ ಸನ್ತಿ |

**3** ಯದಿ ಯೂಯಂ ಖ್ರೀಷ್ಟೇನ ಸಾರ್ಥಮ್ ಉತ್ಥಾಪಿತಾ ಅಭವತ  
 ತರ್ಹಿ ಯಸ್ಮಿನ್ ಸ್ಥಾನೇ ಖ್ರೀಷ್ಟ ಈಶ್ವರಸ್ಯ ದಕ್ಷಿಣಪಾರ್ಶ್ವೇ ಉಪವಿಷ್ಟ  
 ಆಸ್ತೇ ತಸ್ಮೋರ್ಧ್ವಸ್ಥಾನಸ್ಯ ವಿಷಯಾನ್ ಚೇಷ್ಟದ್ಧಂ | 2  
 ಪಾರ್ಥಿವವಿಷಯೇಷು ನ ಯತಮಾನಾ ಊರ್ಧ್ವಸ್ಥವಿಷಯೇಷು  
 ಯತದ್ಧಂ | 3 ಯತೋ ಯೂಯಂ ಮೃತವನ್ನೋ ಯುಷ್ಮಾಕಂ  
 ಜೀವಿತಶ್ಚ ಖ್ರೀಷ್ಟೇನ ಸಾರ್ಥಮ್ ಈಶ್ವರೇ ಗುಪ್ತಮ್ ಅಸ್ತಿ | 4 ಅಸ್ಮಾಕಂ  
 ಜೀವನಸ್ವರೂಪಃ ಖ್ರೀಷ್ಟೋ ಯದಾ ಪ್ರಕಾಶಿಷ್ಯತೇ ತದಾ ತೇನ  
 ಸಾರ್ಥಂ ಯೂಯಮಪಿ ವಿಭವೇನ ಪ್ರಕಾಶಿಷ್ಯದ್ಧೇ | 5 ಅತೋ  
 ವೇಶ್ಯಾಗಮನಮ್ ಅಶುಚಿಕ್ರಿಯಾ ರಾಗಃ ಕುತ್ಸಿತಾಭಿಲಾಷೋ  
 ದೇವಪೂಜಾತುಲ್ಯೋ ಲೋಭಶ್ಚೈತಾನಿ ಪಾರ್ಥವಪುರುಷಸ್ಯಾಜ್ಞಾನಿ  
 ಯುಷ್ಮಾಭಿ ನಿಹನ್ಯನ್ತಾಂ | 6 ಯತ ಏತೇಭ್ಯಃ ಕರ್ಮಭ್ಯ  
 ಆಜ್ಞಾಲಜ್ಞಿನೋ ಲೋಕಾನ್ ಪ್ರತೀಶ್ವರಸ್ಯ ಕ್ರೋಧೋ ವರ್ತತೇ | 7  
 ಪೂರ್ವ್ವಂ ಯದಾ ಯೂಯಂ ತಾನ್ಯುಪಾಜೀವತ ತದಾ ಯೂಯಮಪಿ  
 ತಾನ್ಯೇವಾಚರತಃ | 8 ಕಿನ್ವಿದಾನೀಂ ಕ್ರೋಧೋ ರೋಷೋ  
 ಜಿಹಿಂಸಿಷಾ ದುರ್ಮುಖತಾ ವದನನಿರ್ಗತಕದಾಲಪಶ್ಚೈತಾನಿ  
 ಸರ್ವಾಣಿ ದೂರೀಕುರುದ್ಧಂ | 9 ಯೂಯಂ ಪರಸ್ಪರಂ  
 ಮೃಷಾಕಥಾಂ ನ ವದತ ಯತೋ ಯೂಯಂ ಸ್ವಕರ್ಮಸಹಿತಂ  
 ಪುರಾತನಪುರುಷಂ ತ್ಯಕ್ತವನ್ತಃ | 10 ಸ್ವಸೃಷ್ಟುಃ ಪ್ರತಿಮೂರ್ತ್ಯಾ  
 ತತ್ತ್ವಜ್ಞಾನಾಯ ನೂತನೀಕೃತಂ ನವೀನಪುರುಷಂ ಪರಿಹಿತವನ್ತಶ್ಚ | 11  
 ತೇನ ಚ ಯಿಹೂದಿಭಿನ್ನಜಾತೀಯಯೋಶ್ಚಿನ್ನತ್ವಗಚ್ಛಿನ್ನತ್ವಚೋ  
 ಮ್ಲೇಚ್ಛಸ್ತುಧೀಯಯೋ ದಾಸಸಮುಕ್ತಯೋಶ್ಚ ಕೋಽಪಿ ವಿಶೇಷೋ  
 ನಾಸ್ತಿ ಕಿನ್ತು ಸರ್ವೇಷು ಸರ್ವಃ ಖ್ರೀಷ್ಟ ಏವಾಸ್ತೇ | 12 ಅತಏವ  
 ಯೂಯಮ್ ಈಶ್ವರಸ್ಯ ಮನೋಭಿಲಷಿತಾಃ ಪವಿತ್ರಾಃ ಪ್ರಿಯಾಶ್ಚ  
 ಲೋಕಾ ಇವ ಸ್ನೇಹಯುಕ್ತಾಮ್ ಅನುಕರ್ಮಾಂ ಹಿತೈಷಿತಾಂ ನಮ್ರತಾಂ  
 ತಿತಿಕ್ಷಾಂ ಸಹಿಷ್ಣುತಾಞ್ಚ ಪರಿಧದ್ಧಂ | 13 ಯೂಯಮ್

ಏಕೈಕಸ್ಯಾಚರಣಂ ಸಹದ್ಧಂ ಯೇನ ಚ ಯಸ್ಯ ಕಿಮಪ್ಯಪರಾಧ್ಯತೇ ತಸ್ಯ  
 ತಂ ದೋಷಂ ಸ ಕ್ಷಮತಾಂ, ಖ್ರೀಷ್ಟೋ ಯುಷ್ಮಾಕಂ ದೋಷಾನ್  
 ಯದ್ವದ್ ಕ್ಷಮಿತವಾನ್ ಯೂಯಮಪಿ ತದ್ವತ್ ಕುರುದ್ಧಂ | 14  
 ವಿಶೇಷತಃ ಸಿದ್ಧಿಜನಕೇನ ಪ್ರೇಮಬಂಧನೇನ ಬದ್ಧಾ ಭವತ | 15 ಯಸ್ಯಾಃ  
 ಪ್ರಾಪ್ತಯೇ ಯೂಯಮ್ ಏಕಸ್ಮಿನ್ ಶರೀರೇ ಸಮಾಹೂತಾ ಅಭವತ  
 ಸೇಶ್ವರಿಯಾ ಶಾನ್ತಿ ಯುಷ್ಮಾಕಂ ಮನಾಂಸ್ಯಧಿತಿಷ್ಠತು ಯೂಯಞ್ಚ  
 ಕೃತಜ್ಞಾ ಭವತ | 16 ಖ್ರೀಷ್ಟಸ್ಯ ವಾಕ್ಯಂ ಸರ್ವವಿಧಜ್ಞಾನಾಯ  
 ಸಮ್ಪೂರ್ಣರೂಪೇಣ ಯುಷ್ಮದನ್ತರೇ ನಿವಮತು, ಯೂಯಞ್ಚ ಗೀತೈ  
 ಗಾನ್ಯೈಃ ಪಾರಮಾರ್ಥಿಕಸಚ್ಚೇರ್ತನೈಶ್ಚ ಪರಸ್ಪರಮ್ ಆದಿಶತ  
 ಪ್ರಭೋಧಯತ ಚ, ಅನುಗೃಹೀತತ್ವಾತ್ ಪ್ರಭುಮ್ ಉದ್ದಿಶ್ಯ  
 ಸ್ವಮನೋಭಿ ಗಾಯತ ಚ | 17 ವಾಚಾ ಕರ್ಮಣಾ ವಾ ಯದ್ ಯತ್  
 ಕುರುತ ತತ್ ಸರ್ವಂ ಪ್ರಭೋ ಯೀಶೋ ನಾರ್ಮಾ ಕುರುತ ತೇನ  
 ಪಿತರಮ್ ಈಶ್ವರಂ ಧನ್ಯಂ ವದತ ಚ | 18 ಹೇ ಯೋಷಿತಃ, ಯೂಯಂ  
 ಸ್ವಾಮಿನಾಂ ವಶ್ಯಾ ಭವತ ಯತಸ್ತದೇವ ಪ್ರಭವೇ ರೋಚತೇ | 19 ಹೇ  
 ಸ್ವಾಮಿನಃ, ಯೂಯಂ ಭಾರ್ಯಾಸು ಪ್ರೀಯದ್ಧಂ ತಾಃ ಪ್ರತಿ  
 ಪರುಷಾಲಾಪಂ ಮಾ ಕುರುದ್ಧಂ | 20 ಹೇ ಬಾಲಾಃ, ಯೂಯಂ  
 ಸರ್ವವಿಷಯೇ ಪಿತೋರಾಜ್ಞಾಗ್ರಾಹಿಣೋ ಭವತ ಯತಸ್ತದೇವ  
 ಪ್ರಭೋಃ ಸನ್ನೋಷಜನಕಂ | 21 ಹೇ ಪಿತರಃ, ಯುಷ್ಮಾಕಂ  
 ಸನ್ಮಾನಾ ಯತ್ ಕಾತರಾ ನ ಭವೇಯುಸ್ತದರ್ಥಂ ತಾನ್  
 ಪ್ರತಿ ಮಾ ರೋಷಯತ | 22 ಹೇ ದಾಸಾಃ, ಯೂಯಂ  
 ಸರ್ವವಿಷಯ ಐಹಿಕಪ್ರಭೂನಾಮ್ ಆಜ್ಞಾಗ್ರಾಹಿಣೋ ಭವತ  
 ದೃಷ್ಟಿಗೋಚರೀಯಸೇವಯಾ ಮಾನವೇಭ್ಯೋ ರೋಚಿತುಂ ಮಾ  
 ಯತದ್ಧಂ ಕಿನ್ನು ಸರಲಾನ್ತಃಕರಣೈಃ ಪ್ರಭೋ ಭಾರ್ಯಾ ಕಾರ್ಯಂ  
 ಕುರುದ್ಧಂ | 23 ಯಚ್ಚ ಕುರುದ್ಧೇ ತತ್ ಮಾನುಷಮನುದ್ದಿಶ್ಯ ಪ್ರಭುಮ್  
 ಉದ್ದಿಶ್ಯ ಪ್ರಪುಲ್ಲಮನಸಾ ಕುರುದ್ಧಂ, 24 ಯತೋ ವಯಂ ಪ್ರಭುತಃ  
 ಸ್ವರ್ಗಾಧಿಕಾರರೂಪಂ ಫಲಂ ಲಪ್ಸ್ಯಾಮಹ ಇತಿ ಯೂಯಂ ಜಾನೀಥ  
 ಯಸ್ಮಾದ್ ಯೂಯಂ ಪ್ರಭೋಃ ಖ್ರೀಷ್ಟಸ್ಯ ದಾಸಾ ಭವಥ | 25 ಕಿನ್ನು  
 ಯಃ ಕಶ್ಚಿದ್ ಅನುಚಿತಂ ಕರ್ಮ ಕರೋತಿ ಸ ತಸ್ಯಾನುಚಿತಕರ್ಮಣಃ  
 ಫಲಂ ಲಪ್ಸ್ಯತೇ ತತ್ರ ಕೋಽಪಿ ಪಕ್ಷಪಾತೋ ನ ಭವಿಷ್ಯತಿ |

**4** ಅಪರಜ್ಞಾ ಹೇ ಅಧಿಪತಯಃ, ಯೂಯಂ ದಾಸಾನ್ ಪ್ರತಿ ನ್ಯಾಯಂ  
ಯಥಾರ್ಥಇಚ್ಛಾಚರಣಂ ಕುರುಧ್ವಂ ಯುಷ್ಮಾಕಮಪ್ಯೇಕೋಽಧಿಪತಿಃ  
ಸ್ವರ್ಗೇ ವಿದ್ಯತ ಇತಿ ಜಾನೀತ | 2 ಯೂಯಂ ಪ್ರಾರ್ಥನಾಯಾಂ ನಿತ್ಯಂ  
ಪ್ರವರ್ತಧ್ವಂ ಧನ್ಯವಾದಂ ಕುರ್ವನ್ತಸ್ತತ್ರ ಪ್ರಬುದ್ಧಾಸ್ತಿಷ್ಠತ ಚ | 3  
ಪ್ರಾರ್ಥನಾಕಾಲೇ ಮಮಾಪಿ ಕೃತೇ ಪ್ರಾರ್ಥನಾಂ ಕುರುಧ್ವಂ, 4 ಫಲತಃ  
ಖ್ರೀಷ್ಟಸ್ಯ ಯನ್ನಿಗೂಢವಾಕ್ಯಕಾರಣಾದ್ ಅಹಂ ಬದ್ಧೋಽಭವಂ  
ತತ್ರಕಾಶಾಯೇಶ್ವರೋ ಯತ್ ಮದರ್ಥಂ ವಾಗ್ಧ್ವಾರಂ ಕುರ್ಯಾತ್,  
ಅಹಂ ಯಥೋಚಿತಂ ತತ್ ಪ್ರಕಾಶಯಿತುಂ ಶಕ್ನುಯಾಮ್ ಏತತ್  
ಪ್ರಾರ್ಥಯಧ್ವಂ | 5 ಯೂಯಂ ಸಮಯಂ ಬಹುಮೂಲ್ಯಂ ಜ್ಞಾತ್ವಾ  
ಬಹಿಸ್ಥಾನ್ ಲೋಕಾನ್ ಪ್ರತಿ ಜ್ಞಾನಾಚಾರಂ ಕುರುಧ್ವಂ | 6  
ಯುಷ್ಮಾಕಮ್ ಆಲಾಪಃ ಸರ್ವದಾನುಗ್ರಹಸೂಚಕೋ ಲವಣೇನ  
ಸುಸ್ವಾದುಶ್ಚ ಭವತು ಯಸ್ಮೈ ಯದುತ್ತರಂ ದಾತವ್ಯಂ ತದ್  
ಯುಷ್ಮಾಭಿರವಗಮ್ಯತಾಂ | 7 ಮಮ ಯಾ ದಶಾಕ್ಶಿ ತಾಂ  
ತುಖಿಕನಾಮಾ ಪ್ರಭೌ ಪ್ರಿಯೋ ಮಮ ಭ್ರಾತಾ ವಿಶ್ವಸನೀಯಃ  
ಪರಿಚಾರಕಃ ಸಹದಾಸಶ್ಚ ಯುಷ್ಮಾನ್ ಜ್ಞಾಪಯಿಷ್ಯತಿ | 8 ಸ ಯದ್  
ಯುಷ್ಮಾಕಂ ದಶಾಂ ಜಾನೀಯಾತ್ ಯುಷ್ಮಾಕಂ ಮನಾಂಸಿ  
ಸಾನ್ತ್ವಯೇಚ್ಛ ತದರ್ಥಮೇವಾಹಂ 9 ತಮ್ ಓನೀಷಿಮನಾಮಾನಂ  
ಯುಷ್ಮದ್ದೇಶೀಯಂ ವಿಶ್ವಸ್ತಂ ಪ್ರಿಯಂ ಭ್ರಾತರಂ ಪ್ರೇಷಿತವಾನ್ ತೌ  
ಯುಷ್ಮಾನ್ ಅತ್ರತ್ಯಾಂ ಸರ್ವವಾರ್ತಾಂ ಜ್ಞಾಪಯಿಷ್ಯತಃ | 10  
ಆರಿಷ್ಟಾರ್ಥಿನಾಮಾ ಮಮ ಸಹಬಂದ್ವೀ ಬರ್ಣಬ್ಧಾ ಭಾಗಿನೇಯೋ  
ಮಾರ್ಕೋ ಯುಷ್ಮನಾಮ್ನಾ ವಿಖ್ಯಾತೋ ಯೇಶುಶ್ಚೈತೇ  
ಛಿನ್ನತ್ವಚೋ ಭ್ರಾತರೋ ಯುಷ್ಮಾನ್ ನಮಸ್ಕಾರಂ ಜ್ಞಾಪಯನ್ತಿ,  
ತೇಷಾಂ ಮಧ್ಯೇ ಮಾರ್ಕಮಧಿ ಯೂಯಂ ಪೂರ್ವಮ್  
ಆಜ್ಞಾಪಿತಾಃ ಸ ಯದಿ ಯುಷ್ಮತ್ಸಮೀಪಮ್ ಉಪತಿಷ್ಠೇತ್ ತರ್ಹಿ  
ಯುಷ್ಮಾಭಿ ಗೃಹ್ಯತಾಂ | 11 ಕೇವಲಮೇತ ಈಶ್ವರರಾಜ್ಯೇ ಮಮ  
ಸಾನ್ತ್ವನಾಜನಕಾಃ ಸಹಕಾರಿಣೋಽಭವನ್ | 12 ಖ್ರೀಷ್ಟಸ್ಯ  
ದಾಸೋ ಯೋ ಯುಷ್ಮದ್ದೇಶೀಯ ಇಪಘಾಃ ಸ ಯುಷ್ಮಾನ್  
ನಮಸ್ಕಾರಂ ಜ್ಞಾಪಯತಿ ಯೂಯಇಚ್ಛೇಶ್ವರಸ್ಯ ಸರ್ವಸಿನ್  
ಮನೋಽಭಿಲಾಷೇ ಯತ್ ಸಿದ್ಧಾಃ ಪೂರ್ಣಾಶ್ಚ ಭವೇತ ತದರ್ಥಂ ಸ

ನಿತ್ಯಂ ಪ್ರಾರ್ಥನಯಾ ಯುಷ್ಮಾಕಂ ಕೃತೇ ಯತತೇ | 13 ಯುಷ್ಮಾಕಂ  
 ಲಾಯದಿಕೇಯಾಸ್ಥಿತಾನಾಂ ಹಿಯರಾಪಲಿಸ್ಥಿತಾನಾಂ ಭ್ರಾತೃಣಾಂ  
 ಹಿತಾಯ ಸೋಽತೀವ ಚೇಷ್ಟತ ಇತ್ಯಸ್ಮಿನ್ ಅಹಂ ತಸ್ಯ ಸಾಕ್ಷೀ ಭವಾಮಿ |  
 14 ಲೂಕನಾಮಾ ಪ್ರಿಯಶ್ಚಿಕಿತ್ಸಕೋ ದೀಮಾಶ್ಚ ಯುಷ್ಮಭ್ಯಂ  
 ನಮಸ್ಕುವಾರ್ತೇ | 15 ಯೂಯಂ ಲಾಯದಿಕೇಯಾಸ್ಥಾನ್ ಭ್ರಾತೃನ್  
 ನುಮ್ನಾಂ ತದ್ಗೃಹಸ್ಥಿತಾಂ ಸಮಿತಿಂ ಮಮ ನಮಸ್ಕಾರಂ  
 ಜ್ಞಾಪಯತ | 16 ಅಪರಂ ಯುಷ್ಮತ್ಸನ್ನಿಧೌ ಪತ್ರಸ್ಯಾಸ್ಯ ಪಾರೇ ಕೃತೇ  
 ಲಾಯದಿಕೇಯಾಸ್ಥಸಮಿತಾವಪಿ ತಸ್ಯ ಪಾರೋ ಯಥಾ ಭವೇತ್  
 ಲಾಯದಿಕೇಯಾ ಇತ್ಯತ್ ಪತ್ರಂ ಮಯಾ ಪ್ರಹಿತಂ ತದ್ ಯಥಾ  
 ಯುಷ್ಮಾಭಿರಪಿ ಪಠ್ಯೇತ ತಥಾ ಚೇಷ್ಟದ್ಧಂ | 17 ಅಪರಮ್ ಆರ್ಖಿಪ್ಪಂ  
 ವದತ ಪ್ರಭೋ ಯತ್ ಪರಿಚರ್ಯಾಪದಂ ತ್ವಯಾಪ್ರಾಪಿ  
 ತತ್ಪ್ರಾಧನಾಯ ಸಾವಧಾನೋ ಭವ | 18 ಅಹಂ ಪೌಲಃ ಸ್ವಹಸ್ತಾಕ್ಷರೇಣ  
 ಯುಷ್ಮಾನ್ ನಮಸ್ಕಾರಂ ಜ್ಞಾಪಯಾಮಿ ಯೂಯಂ ಮಮ ಬನ್ಧನಂ  
 ಸ್ಮರತ | ಯುಷ್ಮಾನ್ ಪ್ರತ್ಯನುಗ್ರಹೋ ಭೂಯಾತ್ | ಆಮೇನ |

## ೧ ಧಿಷಲನೀಕಿನಃ

1 ಪಾಲಃ ಸಿಲ್ವಾನಸ್ತೀಮಧಿಯಶ್ಚ ಪಿತುರೀಶ್ವರಸ್ಯ ಪ್ರಭೋ  
ಯೀಶುಖ್ರೀಷ್ಟಸ್ಯ ಚಾಶ್ರಯಂ ಪ್ರಾಪ್ತಾ ಧಿಷಲನೀಕೀಯಸಮಿತಿಂ ಪ್ರತಿ  
ಪತ್ರಂ ಲಿಖನ್ತಿ| ಅಸ್ಮಾಕಂ ತಾತ ಈಶ್ವರಃ ಪ್ರಭು ಯೀಶುಖ್ರೀಷ್ಟಶ್ಚ  
ಯುಷ್ಮಾನ್ ಪ್ರತ್ಯನುಗ್ರಹಂ ಶಾನ್ತಿಂ ಕ್ರಿಯಾಸ್ತಾಂ| 2 ವಯಂ  
ಸರ್ವೇಷಾಂ ಯುಷ್ಮಾಕಂ ಕೃತೇ ಈಶ್ವರಂ ಧನ್ಯಂ ವದಾಮಃ  
ಪ್ರಾರ್ಥನಾಸಮಯೇ ಯುಷ್ಮಾಕಂ ನಾಮೋಚ್ಚಾರಯಾಮಃ, 3  
ಅಸ್ಮಾಕಂ ತಾತಸ್ಯೇಶ್ವರಸ್ಯ ಸಾಕ್ಷಾತ್ ಪ್ರಭೌ ಯೀಶುಖ್ರೀಷ್ಟೇ ಯುಷ್ಮಾಕಂ  
ವಿಶ್ವಾಸೇನ ಯತ್ ಕಾರ್ಯಂ ಪ್ರೇಮ್ನಾ ಯಃ ಪರಿಶ್ರಮಃ  
ಪ್ರತ್ಯಾಶಯಾ ಚ ಯಾ ತಿತಿಕ್ಷಾ ಜಾಯತೇ 4 ತತ್ ಸರ್ವಂ  
ನಿರಂತರಂ ಸ್ಮರಾಮಶ್ಚ| ಹೇ ಪಿಯಭ್ರಾತರಃ, ಯೂಯಮ್  
ಈಶ್ವರೇಣಾಭಿರುಚಿತಾ ಲೋಕಾ ಇತಿ ವಯಂ ಜಾನೀಮಃ| 5  
ಯತೋಽಸ್ಮಾಕಂ ಸುಸಂವಾದಃ ಕೇವಲಶಬ್ದೇನ ಯುಷ್ಮಾನ್ ನ ಪ್ರವಿಶ್ಯ  
ಶಕ್ತ್ಯಾ ಪವಿತ್ರೇಣಾತ್ಮನಾ ಮಹೋತ್ಸಾಹೇನ ಚ ಯುಷ್ಮಾನ್  
ಪ್ರಾವಿಶತ್| ವಯನ್ತು ಯುಷ್ಮಾಕಂ ಕೃತೇ ಯುಷ್ಮನ್ಮಧ್ಯೇ ಕೀದೃಶಾ  
ಅಭವಾಮ ತದ್ ಯುಷ್ಮಾಭಿ ಜ್ಞಾಯತೇ| 6 ಯೂಯಮಪಿ  
ಬಹುಕ್ಲೇಶಭೋಗೇನ ಪವಿತ್ರೇಣಾತ್ಮನಾ ದತ್ತೇನಾನಂದೇನ ಚ ವಾಕ್ಯಂ  
ಗೃಹೀತ್ವಾಸ್ಮಾಕಂ ಪ್ರಭೋಶ್ಚಾನುಗಾಮಿನೋಽಭವತ್| 7 ತೇನ  
ಮಾಕಿದನಿಯಾಖಾಯಾದೇಶಯೋ ಯಾವನ್ನೋ ವಿಶ್ವಾಸಿನೋ  
ಲೋಕಾಃ ಸನ್ತಿ ಯೂಯಂ ತೇಷಾಂ ಸರ್ವೇಷಾಂ ನಿದರ್ಶನಸ್ವರೂಪಾ  
ಜಾತಾಃ| 8 ಯತೋ ಯುಷ್ಮತ್ತಃ ಪ್ರತಿನಾದಿತಯಾ ಪ್ರಭೋ ವಾಙ್ಮಾ  
ಮಾಕಿದನಿಯಾಖಾಯಾದೇಶೌ ವ್ಯಾಪ್ತೌ ಕೇವಲಮೇತನ್ನಹಿ ಕಿನ್ತ್ವೀಶ್ವರೇ  
ಯುಷ್ಮಾಕಂ ಯೋ ವಿಶ್ವಾಸಸ್ತಸ್ಯ ವಾರ್ತಾ ಸರ್ವತ್ರಾಶ್ರಾವಿ, ತಸ್ಮಾತ್ ತತ್ರ  
ವಾಕ್ಯಕಥನಮ್ ಅಸ್ಮಾಕಂ ನಿಷ್ಪ್ರಯೋಜನಂ| 9 ಯತೋ  
ಯುಷ್ಮನ್ಮಧ್ಯೇ ವಯಂ ಕೀದೃಶಂ ಪ್ರವೇಶಂ ಪ್ರಾಪ್ತಾ ಯೂಯಂ ಕಥಂ  
ಪ್ರತಿಮಾ ವಿಹಾಯೇಶ್ವರಂ ಪ್ರತ್ಯಾವರ್ತೃಧ್ವಮ್ ಅಮರಂ ಸತ್ಯಮೀಶ್ವರಂ  
ಸೇವಿತುಂ 10 ಮೃತಗಣಮಧ್ಯಾಚ್ಚ ತೇನೋತ್ಥಾಪಿತಸ್ಯ ಪುತ್ರಸ್ಯಾರ್ಥತ  
ಆಗಾಮಿಕ್ರೋಧಾದ್ ಅಸ್ಮಾಕಂ ನಿಸ್ತಾರಯಿತು ಯೀಶೋಃ ಸ್ವರ್ಗಾದ್

ಆಗಮನಂ ಪ್ರತೀಕ್ಷಿತುಮ್ ಆರಭದ್ಧಮ್ ಏತತ್ ಸರ್ವಂ ತೇ ಲೋಕಾಃ  
ಸ್ವಯಮ್ ಅಸ್ಮಾನ್ ಜ್ಞಾಪಯನ್ತಿ |

**2** ಹೇ ಭ್ರಾತರಃ, ಯುಷ್ಮನ್ನದ್ಯೇ ಸ್ಮಾಕಂ ಪ್ರವೇಶೋ ನಿಷ್ಫಲೋ  
ನ ಜಾತ ಇತಿ ಯೂಯಂ ಸ್ವಯಂ ಜಾನೀಥ | 2 ಅಪರಂ  
ಯುಷ್ಮಾಭಿ ಯಥಾಶ್ರಾವಿ ತಥಾ ಪೂರ್ವಂ ಫಿಲಿಪೀನಗರೇ ಕ್ಲಿಷ್ಟಾ  
ನಿನ್ದಿತಾಶ್ಚ ಸನ್ನೋಽಪಿ ವಯಮ್ ಈಶ್ವರಾದ್ ಉತ್ಸಾಹಂ  
ಲಬ್ಧ್ವಾ ಬಹುಯತ್ನೇನ ಯುಷ್ಮಾನ್ ಈಶ್ವರಸ್ಯ ಸುಸಂವಾದಮ್  
ಅಬೋಧಯಾಮ | 3 ಯತೋಽಸ್ಮಾಕಮ್ ಆದೇಶೋ  
ಭ್ರಾನ್ತೇರಶುಚಿಭಾವಾದ್ ವೋತ್ಪನ್ನಃ ಪ್ರವಿಚ್ಛನಾಯುಕ್ತೋ ವಾ ನ  
ಭವತಿ | 4 ಕಿನ್ವಿಶ್ವರೇಣಾಸ್ಮಾನ್ ಪರೀಕ್ಷ್ಯ ವಿಶ್ವಸನೀಯಾನ್ ಮತ್ಸಾ  
ಚ ಯದ್ವತ್ ಸುಸಂವಾದೋಽಸ್ಮಾಸು ಸಮಾರ್ಪ್ಯತ ತದ್ವದ್ ವಯಂ  
ಮಾನವೇಭ್ಯೋ ನ ರುರೋಚಿಷಮಾಣಾಃ ಕಿನ್ವಿಸ್ಮದನ್ತಃಕರಣಾನಾಂ  
ಪರೀಕ್ಷಕಾಯೇಶ್ವರಾಯ ರುರೋಚಿಷಮಾಣಾ ಭಾಷಾಮಹೇ | 5  
ವಯಂ ಕದಾಪಿ ಸ್ತುತಿವಾದಿನೋ ನಾಭವಾಮೇತಿ ಯೂಯಂ ಜಾನೀಥ  
ಕದಾಪಿ ಛಲವಸ್ತ್ರೇಣ ಲೋಭಂ ನಾಚ್ಛಾದಯಾಮೇತ್ಯಸ್ಮಿನ್  
ಈಶ್ವರಃ ಸಾಕ್ಷೀ ವಿದ್ಯತೇ | 6 ವಯಂ ಖ್ರೀಷ್ಟಸ್ಯ ಪ್ರೇರಿತಾ  
ಇವ ಗೌರವಾನ್ವಿತಾ ಭವಿತುಮ್ ಅಶಕ್ಯಾಮ ಕಿನ್ತು ಯುಷ್ಮತ್ತಃ  
ಪರಸ್ಮಾದ್ ವಾ ಕಸ್ಮಾದಪಿ ಮಾನವಾದ್ ಗೌರವಂ ನ ಲಿಪ್ಸಮಾನಾ  
ಯುಷ್ಮನ್ನದ್ಯೇ ಮೃದುಭಾವಾ ಭೂತ್ವಾವರ್ತಾಮಹಿ | 7 ಯಥಾ  
ಕಾಚಿನ್ಮಾತಾ ಸ್ವಕೀಯಶಿಶೂನ್ ಪಾಲಯತಿ ತಥಾ ವಯಮಪಿ  
ಯುಷ್ಮಾನ್ ಕಾಂಕ್ಷಮಾಣಾ 8 ಯುಷ್ಮಭ್ಯಂ ಕೇವಲಮ್ ಈಶ್ವರಸ್ಯ  
ಸುಸಂವಾದಂ ತನ್ನಹಿ ಕಿನ್ತು ಸ್ವಕೀಯಪ್ರಾಣಾನ್ ಅಪಿ ದಾತುಂ  
ಮನೋಭಿರಭ್ಯಲಷಾಮ, ಯತೋ ಯೂಯಮ್ ಅಸ್ಮಾಕಂ  
ಸ್ನೇಹಪಾತ್ರಾಣ್ಯಭವತ | 9 ಹೇ ಭ್ರಾತರಃ, ಅಸ್ಮಾಕಂ ಶ್ರಮಃ ಕ್ಲೇಶಶ್ಚ  
ಯುಷ್ಮಾಭಿಃ ಸ್ಮರ್ಯತೇ ಯುಷ್ಮಾಕಂ ಕೋಽಪಿ ಯದ್ ಭಾರಗ್ರಸ್ತೋ ನ  
ಭವೇತ್ ತದರ್ಥಂ ವಯಂ ದಿವಾನಿಶಂ ಪರಿಶ್ರಾಮ್ಯನ್ತೋ  
ಯುಷ್ಮನ್ನದ್ಯ ಈಶ್ವರಸ್ಯ ಸುಸಂವಾದಮಘೋಷಯಾಮ | 10  
ಅಪರಂಜಿ ವಿಶ್ವಾಸಿನೋ ಯುಷ್ಮಾನ್ ಪ್ರತಿ ವಯಂ ಕೀದೃಕ್  
ಪವಿತ್ರತ್ವಯಥಾರ್ಥತ್ವನಿದೋಷತ್ವಾಚಾರಿಣೋಽಭವಾಮೇತ್ಯಸ್ಮಿನ್

ಈಶ್ವರೋ ಯೂಯಞ್ ಸಾಕ್ಷಿಣ ಆದ್ಧೇ | 11 ಅಪರಞ್ ಯದ್ಧತ್ ಪಿತಾ  
 ಸ್ವಬಾಲಕಾನ್ ತದ್ಧದ್ ವಯಂ ಯುಷ್ಮಾಕಮ್ ಏಕೈಕಂ ಜನಮ್  
 ಉಪದಿಷ್ಟವನ್ತಃ ಸಾನ್ವಿತವನ್ತಶ್ಚ | 12 ಯ ಈಶ್ವರಃ ಸ್ವೀಯರಾಜ್ಯಾಯ  
 ವಿಭವಾಯ ಚ ಯುಷ್ಮಾನ್ ಆಹೂತವಾನ್ ತದುಪಯುಕ್ತಾಚರಣಾಯ  
 ಯುಷ್ಮಾನ್ ಪ್ರವರ್ತಿತವನ್ತಶ್ಚೇತಿ ಯೂಯಂ ಜಾನೀಥ | 13 ಯಸ್ಮಿನ್  
 ಸಮಯೇ ಯೂಯಮ್ ಅಸ್ಮಾಕಂ ಮುಖಾದ್ ಈಶ್ವರೇಣ ಪ್ರತಿಶ್ರುತಂ  
 ವಾಕ್ಯಮ್ ಅಲಭದ್ಧಂ ತಸ್ಮಿನ್ ಸಮಯೇ ತತ್ ಮಾನುಷಾಣಾಂ  
 ವಾಕ್ಯಂ ನ ಮತ್ತ್ವೇಶ್ವರಸ್ಯ ವಾಕ್ಯಂ ಮತ್ತ್ವಾ ಗೃಹೀತವನ್ತ ಇತಿ  
 ಕಾರಣಾದ್ ವಯಂ ನಿರನ್ತರಮ್ ಈಶ್ವರಂ ಧನ್ಯಂ ವದಾಮಃ,  
 ಯತಸ್ತದ್ ಈಶ್ವರಸ್ಯ ವಾಕ್ಯಮ್ ಇತಿ ಸತ್ಯಂ ವಿಶ್ವಾಸಿನಾಂ  
 ಯುಷ್ಮಾಕಂ ಮಧ್ಯೇ ತಸ್ಯ ಗುಣಃ ಪ್ರಕಾಶತೇ ಚ | 14 ಹೇ ಭ್ರಾತರಃ,  
 ಖ್ರೀಷ್ಟಾಶ್ರಿತವತ್ಯ ಈಶ್ವರಸ್ಯ ಯಾಃ ಸಮಿತೋ ಯಿಹೂದಾದೇಶೇ ಸನ್ತಿ  
 ಯೂಯಂ ತಾಸಾಮ್ ಅನುಕಾರಿಣೋಽಭವತ್, ತದ್ಭಕ್ತಾ  
 ಲೋಕಾಶ್ಚ ಯದ್ಧದ್ ಯಿಹೂದಿಲೋಕೇಭ್ಯಸ್ತದ್ಧದ್ ಯೂಯಮಪಿ  
 ಸ್ವಜಾತೀಯಲೋಕೇಭ್ಯೋ ದುಃಖಮ್ ಅಲಭದ್ಧಂ | 15 ತೇ  
 ಯಿಹೂದೀಯಾಃ ಪ್ರಭುಂ ಯೀಶುಂ ಭವಿಷ್ಯದ್ವಾದಿನಶ್ಚ ಹತವನ್ತೋ  
 ಽಸ್ಮಾನ್ ದೂರಿಕೃತವನ್ತಶ್ಚ, ತ ಈಶ್ವರಾಯ ನ ರೋಚನ್ತೇ  
 ಸರ್ವೇಷಾಂ ಮಾನವಾನಾಂ ವಿಪಕ್ಷಾ ಭವನ್ತಿ ಚ; 16 ಅಪರಂ  
 ಭಿನ್ನಜಾತೀಯಲೋಕಾನಾಂ ಪರಿತ್ರಾಣಾರ್ಥಂ ತೇಷಾಂ ಮಧ್ಯೇ  
 ಸುಸಂವಾದಘೋಷಣಾದ್ ಅಸ್ಮಾನ್ ಪ್ರತಿಷೇಧನ್ತಿ ಚೇತ್ಥಂ  
 ಸ್ವೀಯಪಾಪಾನಾಂ ಪರಿಮಾಣಮ್ ಉತ್ತರೋತ್ತರಂ ಪೂರಯನ್ತಿ, ಕಿನ್ತು  
 ತೇಷಾಮ್ ಅನ್ತಕಾರೀ ಕ್ರೋಧಸ್ತಾನ್ ಉಪಕ್ರಮತೇ | 17  
 ಹೇ ಭ್ರಾತರಃ ಮನಸಾ ನಹಿ ಕಿನ್ತು ವದನೇನ ಕಿಯತ್ಕಾಲಂ  
 ಯುಷ್ಮತ್ತೋ ಽಸ್ಮಾಕಂ ವಿಚ್ಛೇದೇ ಜಾತೇ ವಯಂ ಯುಷ್ಮಾಕಂ  
 ಮುಖಾನಿ ದ್ರಷ್ಟುಮ್ ಅತ್ಯಾಕಾಂಕ್ಷಯಾ ಬಹು ಯತಿತವನ್ತಃ | 18  
 ದ್ವಿರೇಕಕೃತ್ವೋ ವಾ ಯುಷ್ಮತ್ಸಮೀಪಗಮನಾಯಾಸ್ಮಾಕಂ ವಿಶೇಷತಃ  
 ಪೌಲಸ್ಯ ಮಮಾಭಿಲಾಷೋಽಭವತ್ ಕಿನ್ತು ಶಯತಾನೋ  
 ಽಸ್ಮಾನ್ ನಿವಾರಿತವಾನ್ | 19 ಯತೋಽಸ್ಮಾಕಂ ಕಾ ಪ್ರತ್ಯಾಶಾ  
 ಕೋ ವಾನನ್ತಃ ಕಿಂ ವಾ ಶ್ಲಾಘ್ಯಕಿರೀಟಂ? ಅಸ್ಮಾಕಂ ಪ್ರಭೋ

ಯೀಶುಖ್ರೀಷ್ಣಸ್ಯಾಗಮನಕಾಲೇ ತತ್ಸಮ್ಮುಖಸ್ಥಾ ಯೂಯಂ ಕಿಂ ತನ್ನ  
ಭವಿಷ್ಯಥ? 20 ಯೂಯಮ್ ಏವಾಸ್ಮಾಕಂ ಗೌರವಾನಂದಸ್ವರೂಪಾ  
ಭವಥ |

**3** ಅತೋಽಹಂ ಯದಾ ಸನ್ನೇಹಂ ಪುನಃ ಸೋಢುಂ ನಾಶಕ್ಷುವಂ  
ತದಾನೀಮ್ ಆಥೀನೀನಗರ ಏಕಾಕೀ ಸ್ಥಾತುಂ ನಿಶ್ಚಿತ್ಯ 2  
ಸ್ವಭ್ರಾತರಂ ಖ್ರೀಷ್ಣಸ್ಯ ಸುಸಂವಾದೇ ಸಹಕಾರಿಣಿಞ್ಜೇಶ್ವರಸ್ಯ ಪರಿಚಾರಕಂ  
ತೀಮಥಿಯಂ ಯುಷ್ಮತ್ಸಮೀಪಮ್ ಅಪ್ರೇಷಯಂ | 3 ವರ್ತಮಾನ್ಯೈಃ  
ಕ್ಲೇಶೈಃ ಕಸ್ಯಾಪಿ ಚಾಞ್ಜಲ್ಯಂ ಯಥಾ ನ ಜಾಯತೇ ತಥಾ ತೇ  
ತ್ವಯಾ ಸ್ಥಿರೀಕ್ರಿಯಂತಾಂ ಸ್ವಕೀಯಧರ್ಮಮಧಿ ಸಮಾಶ್ವಾಸ್ಯಂತಾಞ್ಜೇತಿ  
ತಮ್ ಆದಿಶಂ | 4 ವಯಮೇತಾದ್ಯಶೇ ಕ್ಲೇಶೇ ನಿಯುಕ್ತಾ ಆಸ್ತುಹ  
ಇತಿ ಯೂಯಂ ಸ್ವಯಂ ಜಾನೀಥ, ಯತೋಽಸ್ಮಾಕಂ ದುರ್ಗತಿ  
ಭವಿಷ್ಯತೀತಿ ವಯಂ ಯುಷ್ಮಾಕಂ ಸಮೀಪೇ ಸ್ಥಿತಿಕಾಲೇಽಪಿ  
ಯುಷ್ಮಾನ್ ಅಬೋಧಯಾಮ, ತಾದ್ಯಶಮೇವ ಚಾಭವತ್ ತದಪಿ  
ಜಾನೀಥ | 5 ತಸ್ಮಾತ್ ಪರೀಕ್ಷಕೇಣ ಯುಷ್ಮಾಸು ಪರೀಕ್ಷಿತೇಷ್ವಾಕಂ  
ಪರಿಶ್ರಮೋ ವಿಫಲೋ ಭವಿಷ್ಯತೀತಿ ಭಯಂ ಸೋಢುಂ ಯದಾಹಂ  
ನಾಶಕ್ಷುವಂ ತದಾ ಯುಷ್ಮಾಕಂ ವಿಶ್ವಾಸಸ್ಯ ತತ್ತ್ವಾವಧಾರಣಾಯ ತಮ್  
ಅಪ್ರೇಷಯಂ | 6 ಕಿನ್ತ್ವಧುನಾ ತೀಮಥಿಯೋ ಯುಷ್ಮತ್ಸಮೀಪಾದ್  
ಅಸ್ಮತ್ಸನ್ನಿಧಿಮ್ ಆಗತ್ಯ ಯುಷ್ಮಾಕಂ ವಿಶ್ವಾಸಪ್ರೇಮಣೀ ಅಧ್ಯಸ್ತಾನ್  
ಸುವಾರ್ತಾಂ ಜ್ಞಾಪಿತವಾನ್ ವಯಂ ಯಥಾ ಯುಷ್ಮಾನ್ ಸ್ಮರಾಮಸ್ತಥಾ  
ಯೂಯಮಪ್ಯಸ್ತಾನ್ ಸರ್ವದಾ ಪ್ರಣಯೀನ ಸ್ಮರಥ ದ್ರಷ್ಟುಮ್  
ಆಕಾಂಕ್ಷಯೇ ಚೇತಿ ಕಥಿತವಾನ್ | 7 ಹೇ ಭ್ರಾತರಃ, ವಾರ್ತಾಮಿಮಾಂ  
ಪ್ರಾಪ್ಯ ಯುಷ್ಮಾನಧಿ ವಿಶೇಷತೋ ಯುಷ್ಮಾಕಂ ಕ್ಲೇಶದುಃಖಾನ್ಯಧಿ  
ಯುಷ್ಮಾಕಂ ವಿಶ್ವಾಸಾದ್ ಅಸ್ಮಾಕಂ ಸಾನ್ತ್ವನಾಜಾಯತ; 8 ಯತೋ  
ಯೂಯಂ ಯದಿ ಪ್ರಭಾವವತಿಷ್ಠಥ ತರ್ಹ್ಯನೇನ ವಯಮ್ ಅಧುನಾ  
ಜೀವಾಮಃ | 9 ವಯಂ ಇಶ್ವಾಸ್ಮದೀಯೇಶ್ವರಸ್ಯ ಸಾಕ್ಷಾದ್ ಯುಷ್ಮತ್ತೋ  
ಜಾತೇನ ಯೇನಾನಂದೇನ ಪ್ರಫುಲ್ಲಾ ಭವಾಮಸ್ತಸ್ಯ ಕೃತ್ಸ್ಯಾನ್ವಸ್ಯ  
ಯೋಗ್ಯರೂಪೇಣೇಶ್ವರಂ ಧನ್ಯಂ ವದಿತುಂ ಕಥಂ ಶಕ್ಯಾಮಃ? 10  
ವಯಂ ಯೇನ ಯುಷ್ಮಾಕಂ ವದನಾನಿ ದ್ರಷ್ಟುಂ ಯುಷ್ಮಾಕಂ ವಿಶ್ವಾಸೇ  
ಯದ್ ಅಸಿದ್ಧಂ ವಿದ್ಯತೇ ತತ್ ಸಿದ್ಧೀಕರ್ತೃಣ್ಣ ಶಕ್ಯಾಮಸ್ತಾದ್ಯಶಂ ವರಂ



ದಿವಾನಿಶಂ ಪ್ರಾರ್ಥಯಾಮಹೇ | 11 ಅಸ್ಮಾಕಂ ತಾತೇನೇಶ್ವರೇಣ  
 ಪ್ರಭುನಾ ಯೀಶುಖ್ರೀಷ್ಟೇನ ಚ ಯುಷ್ಮತ್ಸಮೀಪಗಮನಾಯಾಸ್ಮಾಕಂ  
 ಪನ್ನಾ ಸುಗಮಃ ಕ್ರಿಯತಾಂ | 12 ಪರಸ್ವರಂ ಸರ್ವಾಂಶ್ಚ ಪ್ರತಿ ಯುಷ್ಮಾಕಂ  
 ಪ್ರೇಮ ಯುಷ್ಮಾನ್ ಪ್ರತಿ ಚಾಸ್ಮಾಕಂ ಪ್ರೇಮ ಪ್ರಭುನಾ ವರ್ಧ್ಯತಾಂ  
 ಬಹುಫಲಂ ಕ್ರಿಯತಾಂ | 13 ಅಪರಮಸ್ಮಾಕಂ ಪ್ರಭು ಯೀಶುಖ್ರೀಷ್ಟಃ  
 ಸ್ವಕೀಯೈಃ ಸರ್ವೈಃ ಪವಿತ್ರಲೋಕೈಃ ಸಾರ್ಧಂ ಯದಾಗಮಿಷ್ಯತಿ ತದಾ  
 ಯೂಯಂ ಯಥಾಸ್ಮಾಕಂ ತಾತಸ್ಯೇಶ್ವರಸ್ಯ ಸಮ್ಮುಖೇ ಪವಿತ್ರತಯಾ  
 ನಿರ್ದೋಷಾ ಭವಿಷ್ಯಥ ತಥಾ ಯುಷ್ಮಾಕಂ ಮನಾಂಸಿ ಸ್ಥಿರೀಕ್ರಿಯಂತಾಂ |

**4** ಹೇ ಭ್ರಾತರಃ, ಯುಷ್ಮಾಭಿಃ ಕೀದ್ಮಗ್ ಆಚರಿತವ್ಯಂ ಈಶ್ವರಾಯ  
 ರೋಚಿತವ್ಯಂ ತದಧ್ಯಸ್ತತೋ ಯಾ ಶಿಕ್ಷಾ ಲಬ್ಧಾ ತದನುಸಾರಾತ್  
 ಪುನರತಿಶಯಂ ಯತ್ನಃ ಕ್ರಿಯತಾಮಿತಿ ವಯಂ ಪ್ರಭುಯೀಶುನಾ  
 ಯುಷ್ಮಾನ್ ವಿನೀಯಾದಿಶಾಮಃ | 2 ಯತೋ ವಯಂ ಪ್ರಭುಯೀಶುನಾ  
 ಕೀದ್ಮಶೀರಾಜ್ಞಾ ಯುಷ್ಮಾಸು ಸಮರ್ಪಿತವನ್ತಸ್ತದ್ ಯೂಯಂ  
 ಜಾನೀಥ | 3 ಈಶ್ವರಸ್ಯಾಯಮ್ ಅಭಿಲಾಷೋ ಯದ್ ಯುಷ್ಮಾಕಂ  
 ಪವಿತ್ರತಾ ಭವೇತ್, ಯೂಯಂ ವ್ಯಭಿಚಾರಾದ್ ದೂರೇ ತಿಷ್ಠತ |  
 4 ಯುಷ್ಮಾಕಮ್ ಏಕೈಕೋ ಜನಃ ಸ್ವಕೀಯಂ ಪ್ರಾಣಾಧಾರಂ  
 ಪವಿತ್ರಂ ಮಾನ್ಯಂ ರಕ್ಷತು, 5 ಯೇ ಚ ಭಿನ್ನಜಾತೀಯಾ ಲೋಕಾ  
 ಈಶ್ವರಂ ನ ಜಾನಂತಿ ತ ಇವ ತತ್ ಕಾಮಾಭಿಲಾಷಸ್ಯಾಧೀನಂ ನ  
 ಕರೋತು | 6 ಏತಸ್ಮಿನ್ ವಿಷಯೇ ಕೋಽಪ್ಯತ್ಯಾಚಾರೀ ಭೂತ್ವಾ  
 ಸ್ವಭ್ರಾತರಂ ನ ವಚ್ಛಯತು ಯತೋಽಸ್ಮಾಭಿಃ ಪೂರ್ವಂ ಯಥೋಕ್ತಂ  
 ಪ್ರಮಾಣೀಕೃತಂ ತಥೈವ ಪ್ರಭುರೇತಾದೃಶಾನಾಂ ಕರ್ಮಣಾಂ  
 ಸಮುಚಿತಂ ಫಲಂ ದಾಸ್ಯತಿ | 7 ಯಸ್ಮಾದ್ ಈಶ್ವರೋಽಸ್ಮಾನ್  
 ಅಶುಚಿತಾಯೈ ನಾಹೂತವಾನ್ ಕಿನ್ತು ಪವಿತ್ರತ್ವಾಯೈವಾಹೂತವಾನ್ |  
 8 ಅತೋ ಹೇತೋ ಯಃ ಕಶ್ಚಿದ್ ವಾಕ್ಯಮೇತನ್ನ ಗೃಹ್ಣಾತಿ  
 ಸ ಮನುಷ್ಯಮ್ ಅವಜಾನಾತೀತಿ ನಹಿ ಯೇನ ಸ್ವಕೀಯಾತ್ಮಾ  
 ಯುಷ್ಮದನ್ತರೇ ಸಮರ್ಪಿತಸ್ತಮ್ ಈಶ್ವರಮ್ ಏವಾವಜಾನಾತಿ |  
 9 ಭ್ರಾತೃಷು ಪ್ರೇಮಕರಣಮಧಿ ಯುಷ್ಮಾನ್ ಪ್ರತಿ ಮಮ  
 ಲಿಖನಂ ನಿಷ್ಪ್ರಯೋಜನಂ ಯತೋ ಯೂಯಂ ಪರಸ್ವರಂ  
 ಪ್ರೇಮಕರಣಾಯೇಶ್ವರಶಿಕ್ಷಿತಾ ಲೋಕಾ ಆದ್ಧೇ | 10 ಕೃತ್ಸೇ

ಮಾಕಿದನಿಯಾದೇಶೇ ಚ ಯಾವನ್ನೋ ಭ್ರಾತರಃ ಸನ್ನಿ ತಾನ್ ಸರ್ವಾನ್  
 ಪ್ರತಿ ಯುಷ್ಮಾಭಿಸ್ತತ್ ಪ್ರೇಮ ಪ್ರಕಾಶ್ಯತೇ ತಥಾಪಿ ಹೇ ಭ್ರಾತರಃ, ವಯಂ  
 ಯುಷ್ಮಾನ್ ವಿನಯಾಮಹೇ ಯೂಯಂ ಪುನ ಬರ್ಹುತರಂ ಪ್ರೇಮ  
 ಪ್ರಕಾಶಯತ | 11 ಅಪರಂ ಯೇ ಬಹಿಃಸ್ಥಿತಾಸ್ತೇಷಾಂ ದೃಷ್ಟಿಗೋಚರೇ  
 ಯುಷ್ಮಾಕಮ್ ಆಚರಣಂ ಯತ್ ಮನೋರಮ್ಯಂ ಭವೇತ್ ಕಸ್ಯಾಪಿ  
 ವಸ್ತುನಶ್ಚಾಭಾವೋ ಯುಷ್ಮಾಕಂ ಯನ್ನ ಭವೇತ್, 12 ಏತದರ್ಥಂ  
 ಯೂಯಮ್ ಅಸ್ಮತ್ಪೋ ಯಾದ್ಯಶಮ್ ಆದೇಶಂ ಪ್ರಾಪ್ತವನ್ತಸ್ತಾದ್ಯಶಂ  
 ನಿರ್ವಿರೋಧಾಚಾರಂ ಕರ್ತುಂ ಸ್ವಸ್ವಕರ್ಮಣಿ ಮನಾಮಿ ನಿಧಾತುಂ  
 ನಿಜಕರ್ಮೈಶ್ಚ ಕಾರ್ಯಂ ಸಾಧಯಿತುಂ ಯತದ್ಧಂ | 13 ಹೇ ಭ್ರಾತರಃ  
 ನಿರಾಶಾ ಅನ್ಯೇ ಲೋಕಾ ಇವ ಯೂಯಂ ಯನ್ನ ಶೋಚೇದ್ಧಂ  
 ತದರ್ಥಂ ಮಹಾನಿದ್ರಾಗತಾನ್ ಲೋಕಾನಧಿ ಯುಷ್ಮಾಕಮ್  
 ಅಜ್ಞಾನತಾ ಮಯಾ ನಾಭಿಲಷ್ಯತೇ | 14 ಯೇಶು ಮೃತವಾನ್  
 ಪುನರುದ್ಧಿತವಾಂಶ್ಚೇತಿ ಯದಿ ವಯಂ ವಿಶ್ವಾಸಮಸ್ತರ್ಹಿ ಯೇಶುಮ್  
 ಆಶ್ರಿತಾನ್ ಮಹಾನಿದ್ರಾಪ್ರಾಪ್ತಾನ್ ಲೋಕಾನಪೀಶ್ವರೋಽವಶ್ಯಂ  
 ತೇನ ಸಾರ್ಥಮ್ ಆನೇಷ್ಯತಿ | 15 ಯತೋಽಹಂ ಪ್ರಭೋ  
 ವಾಕ್ಯೇನ ಯುಷ್ಮಾನ್ ಇದಂ ಜ್ಞಾಪಯಾಮಿ; ಅಸ್ಮಾಕಂ ಮಧ್ಯೇ  
 ಯೇ ಜನಾಃ ಪ್ರಭೋರಾಗಮನಂ ಯಾವತ್ ಜೀವನ್ಮೋಽವಶೇಕ್ಷ್ಯಂತೇ  
 ತೇ ಮಹಾನಿದ್ರಿತಾನಾಮ್ ಅಗ್ರಗಾಮಿನೋನ ನ ಭವಿಷ್ಯಂತಿ; 16  
 ಯತಃ ಪ್ರಭುಃ ಸಿಂಹನಾದೇನ ಪ್ರಧಾನಸ್ವರ್ಗದೂತಸ್ಯೋಚ್ಚೈಃ  
 ಶಬ್ದೇನೇಶ್ವರೀಯತೂರೀವಾದ್ಯೇನ ಚ ಸ್ವಯಂ ಸ್ವರ್ಗಾದ್ ಅವರೋಕ್ಷ್ಯತಿ  
 ತೇನ ಖ್ರೀಷ್ಣಾಶ್ರಿತಾ ಮೃತಲೋಕಾಃ ಪ್ರಥಮಮ್ ಉತ್ಥಾಸ್ಯಾನ್ತಿ | 17  
 ಅಪರಮ್ ಅಸ್ಮಾಕಂ ಮಧ್ಯೇ ಯೇ ಜೀವನ್ಮೋಽವಶೇಕ್ಷ್ಯಂತೇ ತ  
 ಆಕಾಶೇ ಪ್ರಭೋಃ ಸಾಕ್ಷಾತ್ಕರಣಾರ್ಥಂ ತ್ರೈಃ ಸಾರ್ಥಂ ಮೇಘವಾಹನೇನ  
 ಹರಿಷ್ಯಂತೇ; ಇತ್ಥಂ ವಯಂ ಸರ್ವದಾ ಪ್ರಭುನಾ ಸಾರ್ಥಂ ಸ್ಥಾಸ್ಯಾಮಃ |  
 18 ಅತೋ ಯೂಯಮ್ ಏತಾಭಿಃ ಕಥಾಭಿಃ ಪರಸ್ಪರಂ ಸಾನ್ವಯತ |

**5** ಹೇ ಭ್ರಾತರಃ, ಕಾಲಾನ್ ಸಮಯಾಂಶ್ಚಾಧಿ ಯುಷ್ಮಾನ್ ಪ್ರತಿ ಮಮ  
 ಲಿಖನಂ ನಿಷ್ಪ್ರಯೋಜನಂ, 2 ಯತೋ ರಾತ್ರೌ ಯಾದ್ಯಕ್ ತಸ್ಮರಸ್ತಾದ್ಯಕ್  
 ಪ್ರಭೋ ದಿನಮ್ ಉಪಸ್ಥಾಸ್ಯತೀತಿ ಯೂಯಂ ಸ್ವಯಮೇವ ಸಮ್ಯಗ್  
 ಜಾನೀಥ | 3 ಶಾನ್ತಿ ನಿರ್ವಿನ್ಯತ್ಪುತ್ರೈಃ ವಿದ್ಯತ ಇತಿ ಯದಾ ಮಾನವಾ

ವದಿಷ್ಯಂತಿ ತದಾ ಪ್ರಸವವೇದನಾ ಯದ್ವದ್ ಗರ್ಭಿನೀಮ್ ಉಪತಿಷ್ಠತಿ  
 ತದ್ವದ್ ಅಕಸ್ಮಾದ್ ವಿನಾಶಸ್ತಾನ್ ಉಪಸ್ಥಾಸ್ಯತಿ ತೈರುದ್ಧಾರೋ ನ  
 ಲಪ್ಸ್ಯತೇ | 4 ಕಿನ್ನು ಹೇ ಭ್ರಾತರಃ, ಯೂಯಮ್ ಅನ್ಧಕಾರೇಣಾವೃತಾ  
 ನ ಭವಥ ತಸ್ಮಾತ್ ತದ್ಗಿನಂ ತಸ್ಮರ ಇವ ಯುಷ್ಮಾನ್ ನ ಪ್ರಾಪ್ಸ್ಯತಿ | 5  
 ಸರ್ವೇ ಯೂಯಂ ದೀಪ್ತೇಃ ಸನ್ತಾನಾ ದಿವಾಯಾಶ್ಚ ಸನ್ತಾನಾ ಭವಥ  
 ವಯಂ ನಿಶಾವಂಶಾಸ್ತಿಮಿರವಂಶಾ ವಾ ನ ಭವಾಮಃ | 6 ಅತೋ  
 ಽಪರೇ ಯಥಾ ನಿದ್ರಾಗತಾಃ ಸಂತಿ ತದ್ವದ್ ಅಸ್ಮಾಭಿ ನ ಭವಿತವ್ಯಂ  
 ಕಿನ್ನು ಜಾಗರಿತವ್ಯಂ ಸಚೇತನೈಶ್ಚ ಭವಿತವ್ಯಂ | 7 ಯೇ ನಿದ್ರಾಂತಿ ತೇ  
 ನಿಶಾಯಾಮೇವ ನಿದ್ರಾಂತಿ ತೇ ಚ ಮತ್ತಾ ಭವಂತಿ ತೇ ರಜನ್ಯಾಮೇವ  
 ಮತ್ತಾ ಭವಂತಿ | 8 ಕಿನ್ನು ವಯಂ ದಿವಸಸ್ಯ ವಂಶಾ ಭವಾಮಃ;  
 ಅತೋ ಽಸ್ಮಾಭಿ ವರ್ಷಸಿ ಪ್ರತ್ಯಯಪ್ರೇಮರೂಪಂ ಕವಚಂ ಶಿರಸಿ ಚ  
 ಪರಿತ್ರಾಣಾಶಾರೂಪಂ ಶಿರಸ್ತ್ರಂ ಪರಿಧಾಯ ಸಚೇತನೈ ಭವಿತವ್ಯಂ |  
 9 ಯತ ಈಶ್ವರೋಽಸ್ಮಾನ್ ಕ್ರೋಧೇ ನ ನಿಯುಜ್ಯಾಸ್ಮಾಕಂ ಪ್ರಭುನಾ  
 ಯೇಶುಖ್ರೀಷ್ಣೇನ ಪರಿತ್ರಾಣಸ್ಯಾಧಿಕಾರೇ ನಿಯುಕ್ತವಾನ್, 10 ಜಾಗ್ರತೋ  
 ನಿದ್ರಾಗತಾ ವಾ ವಯಂ ಯತ್ ತೇನ ಪ್ರಭುನಾ ಸಹ ಜೀವಾಮಸ್ತದರ್ಥಂ  
 ಸೋಽಸ್ಮಾಕಂ ಕೃತೇ ಪ್ರಾಣಾನ್ ತ್ಯಕ್ತವಾನ್ | 11 ಅತಃವ ಯೂಯಂ  
 ಯದ್ವತ್ ಕುರುಥ ತದ್ವತ್ ಪರಸ್ಪರಂ ಸಾನ್ವಯತ ಸುಸ್ಥಿರೀಕುರುಧ್ವಞ್ |  
 12 ಹೇ ಭ್ರಾತರಃ, ಯುಷ್ಮಾಕಂ ಮಧ್ಯೇ ಯೇ ಜನಾಃ ಪರಿಶ್ರಮಂ  
 ಕುರ್ವಂತಿ ಪ್ರಭೋ ನಾರ್ಮ್ನಾ ಯುಷ್ಮಾನ್ ಅಧಿತಿಷ್ಯಂತುಪದಿಶಂತಿ ಚ  
 ತಾನ್ ಯೂಯಂ ಸಮನ್ಯದ್ಧಂ | 13 ಸ್ವಕರ್ಮಹೇತುನಾ ಚ ಪ್ರೇಮ್ನಾ  
 ತಾನ್ ಅತೀವಾದ್ಯಯದ್ಧಮಿತಿ ಮಮ ಪ್ರಾರ್ಥನಾ, ಯೂಯಂ  
 ಪರಸ್ಪರಂ ನಿರ್ವಿರೋಧಾ ಭವತ | 14 ಹೇ ಭ್ರಾತರಃ, ಯುಷ್ಮಾನ್  
 ವಿನಯಾಮಹೇ ಯೂಯಮ್ ಅವಿಹಿತಾಚಾರಿಣೋ ಲೋಕಾನ್  
 ಭರ್ತ್ಸಯದ್ಧಂ, ಕ್ಷುದ್ರಮನಸಃ ಸಾನ್ವಯತ, ದುರ್ಬಲಾನ್ ಉಪಕುರುತ,  
 ಸರ್ವಾನ್ ಪ್ರತಿ ಸಹಿಷ್ಣವೋ ಭವತ ಚ | 15 ಅಪರಂ ಕಮಪಿ  
 ಪ್ರತ್ಯನಿಷ್ಠಸ್ಯ ಫಲಮ್ ಅನಿಷ್ಠಂ ಕೇನಾಪಿ ಯನ್ನ ಕ್ರಿಯೇತ ತದರ್ಥಂ  
 ಸಾವಧಾನಾ ಭವತ, ಕಿನ್ನು ಪರಸ್ಪರಂ ಸರ್ವಾನ್ ಮಾನವಾಂಶ್ಚ  
 ಪ್ರತಿ ನಿತ್ಯಂ ಹಿತಾಚಾರಿಣೋ ಭವತ | 16 ಸರ್ವದಾನಂದತ | 17  
 ನಿರಂತರಂ ಪ್ರಾರ್ಥನಾಂ ಕುರುದ್ಧಂ | 18 ಸರ್ವವಿಷಯೇ ಕೃತಜ್ಞತಾಂ

ಸ್ವೀಕುರುದ್ಧಂ ಯತ ಏತದೇವ ಖ್ರೀಷ್ಣಯೀಶುನಾ ಯುಷ್ಮಾನ್ ಪ್ರತಿ  
 ಪ್ರಕಾಶಿತಮ್ ಈಶ್ವರಾಭಿಮತಂ | 19 ಪವಿತ್ರಮ್ ಆತ್ಮಾನಂ ನ  
 ನಿರ್ವಾಪಯತ | 20 ಈಶ್ವರೀಯಾದೇಶಂ ನಾವಜಾನೀತ | 21  
 ಸರ್ವಾಣಿ ಪರೀಕ್ಷ್ಯ ಯದ್ ಭದ್ರಂ ತದೇವ ಧಾರಯತ | 22  
 ಯತ್ ಕಿಮಪಿ ಪಾಪರೂಪಂ ಭವತಿ ತಸ್ಮಾದ್ ದೂರಂ ತಿಷ್ಠತ | 23  
 ಶಾನ್ತಿದಾಯಕ ಈಶ್ವರಃ ಸ್ವಯಂ ಯುಷ್ಮಾನ್ ಸಮ್ಪೂರ್ಣತ್ವೇನ ಪವಿತ್ರಾನ್  
 ಕರೋತು, ಅಪರಮ್ ಅಸ್ಮತ್ಪ್ರಭೋ ಯೀಶುಖ್ರೀಷ್ಣಸ್ಯಾಗಮನಂ  
 ಯಾವದ್ ಯುಷ್ಮಾಕಮ್ ಆತ್ಮಾನಃ ಪ್ರಾಣಾಃ ಶರೀರಾಣಿ ಚ ನಿಖಿಲಾನಿ  
 ನಿರ್ದೋಷತ್ವೇನ ರಕ್ಷ್ಯಂತಾಂ | 24 ಯೋ ಯುಷ್ಮಾನ್ ಆಹ್ವಯತಿ  
 ಸ ವಿಶ್ವಸನೀಯೋಽತಃ ಸ ತತ್ ಸಾಧಯಿಷ್ಯತಿ | 25 ಹೇ ಭ್ರಾತರಃ,  
 ಅಸ್ಮಾಕಂ ಕೃತೇ ಪ್ರಾರ್ಥನಾಂ ಕುರುದ್ಧಂ | 26 ಪವಿತ್ರಚುಮ್ಮನೇನ  
 ಸರ್ವಾನ್ ಭ್ರಾತೃನ್ ಪ್ರತಿ ಸತ್ಕುರುದ್ಧಂ | 27 ಪತ್ರಮಿದಂ ಸರ್ವೇಷಾಂ  
 ಪವಿತ್ರಾಣಾಂ ಭ್ರಾತೃಣಾಂ ಶ್ರುತಿಗೋಚರೇ ಯುಷ್ಮಾಭಿಃ ಪಠ್ಯತಾಮಿತಿ  
 ಪ್ರಭೋ ನಾರ್ಮ್ನಾ ಯುಷ್ಮಾನ್ ಶಪಯಾಮಿ | 28 ಅಸ್ಮಾಕಂ ಪ್ರಭೋ  
 ಯೀಶುಖ್ರೀಷ್ಣಸ್ಯಾನುಗ್ರತೇ ಯುಷ್ಮಾಸು ಭೂಯಾತ್ | ಆಮೇನ್ |

## ೨ ಥಿಷಲನೀಕಿನಃ

1 ಪೌಲಃ ಸಿಲ್ವಾನಸ್ತೀಮಥಿಯಶ್ಚೇತಿನಾಮಾನೋ ವಯಮ್  
ಅಸ್ತದೀಯತಾತಮ್ ಈಶ್ವರಂ ಪ್ರಭುಂ ಯೀಶುಖ್ರೀಷ್ಟಿಶ್ಚಾಶ್ರಿತಾಂ  
ಥಿಷಲನೀಕಿನಾಂ ಸಮಿತಿಂ ಪ್ರತಿ ಪತ್ರಂ ಲಿಖಾಮಃ | 2 ಅಸ್ಮಾಕಂ ತಾತ  
ಈಶ್ವರಃ ಪ್ರಭು ಯೀಶುಖ್ರೀಷ್ಟಶ್ಚ ಯುಷ್ಣಾಸ್ತನುಗ್ರಹಂ ಶಾನ್ತಿಞ್ಚ  
ಕ್ರಿಯಾಸ್ತಾಂ | 3 ಹೇ ಭ್ರಾತರಃ, ಯುಷ್ಣಾಕಂ ಕೃತೇ ಸರ್ವದಾ  
ಯಥಾಯೋಗ್ಯಮ್ ಈಶ್ವರಸ್ಯ ಧನ್ಯವಾದೋ ಽಸ್ಮಾಭಿಃ ಕರ್ತವ್ಯಃ,  
ಯತೋ ಹೇತೋ ಯುಷ್ಣಾಕಂ ವಿಶ್ವಾಸ ಉತ್ತರೋತ್ತರಂ ವರ್ಧತೇ  
ಪರಸ್ಪರಮ್ ಏಕೈಕಸ್ಯ ಪ್ರೇಮ ಚ ಬಹುಫಲಂ ಭವತಿ | 4 ತಸ್ಮಾದ್  
ಯುಷ್ಣಾಭಿ ಯಾವಂತ ಉಪದ್ರವಕ್ಲೇಶಾಃ ಸಹ್ಯಂತೇ ತೇಷು ಯದ್  
ಧೇರ್ಯಂ ಯಶ್ಚ ವಿಶ್ವಾಸಃ ಪ್ರಕಾಶ್ಯತೇ ತತ್ಕಾರಣಾದ್ ವಯಮ್  
ಈಶ್ವರೀಯಸಮಿತಿಷು ಯುಷ್ಣಾಭಿಃ ಶ್ಲಾಘಾಮಹೇ | 5 ತಚ್ಚೇಶ್ವರಸ್ಯ  
ನ್ಯಾಯವಿಚಾರಸ್ಯ ಪ್ರಮಾಣಂ ಭವತಿ ಯತೋ ಯೂಯಂ ಯಸ್ಯ ಕೃತೇ  
ದುಃಖಂ ಸಹದ್ವಂ ತಸ್ಯೇಶ್ವರೀಯರಾಜ್ಯಸ್ಯ ಯೋಗ್ಯಾ ಭವಥ | 6  
ಯತಃ ಸ್ವಕೀಯಸ್ವರ್ಗದೂತಾನಾಂ ಬಲೈಃ ಸಹಿತಸ್ಯ ಪ್ರಭೋ  
ಯೀಶೋಃ ಸ್ವರ್ಗಾದ್ ಆಗಮನಕಾಲೇ ಯುಷ್ಣಾಕಂ ಕ್ಲೇಶಕೇಭ್ಯಃ  
ಕ್ಲೇಶೇನ ಫಲದಾನಂ ಸಾರ್ಥಮಸ್ಮಾಭಿಶ್ಚ | 7 ಕ್ಲಿಶ್ಯಮಾನೇಭ್ಯೋ  
ಯುಷ್ಣಭ್ಯಂ ಶಾನ್ತಿದಾನಮ್ ಈಶ್ವರೇಣ ನ್ಯಾಯ್ಯಂ ಭೋತ್ಸ್ಯತೇ; 8  
ತದಾನೀಮ್ ಈಶ್ವರಾನಭಿಜ್ಞೇಭ್ಯೋ ಽಸ್ಮತ್ಪ್ರಭೋ ಯೀಶುಖ್ರೀಷ್ಟಸ್ಯ  
ಸುಸಂವಾದಾಗ್ರಾಹಕೇಭ್ಯಶ್ಚ ಲೋಕೇಭ್ಯೋ ಜಾಜ್ಜಲ್ಯಮಾನೇನ ವಹ್ನಿನಾ  
ಸಮುಚಿತಂ ಫಲಂ ಯೀಶುನಾ ದಾಸ್ಯತೇ; 9 ತೇ ಚ ಪ್ರಭೋ  
ವರ್ಧನಾತ್ ಪರಾಕ್ರಮಯುಕ್ತವಿಭವಾಚ್ಚ ಸದಾತನವಿನಾಶರೂಪಂ  
ದಣ್ಡಂ ಲಪ್ಸ್ಯಂತೇ, (aiōnios g166) 10 ಕಿನ್ನು ತಸ್ಮಿನ್ ದಿನೇ  
ಸ್ವಕೀಯಪವಿತ್ರಲೋಕೇಷು ವಿರಾಜಿತುಂ ಯುಷ್ಣಾನ್ ಅಪರಾಂಶ್ಚ  
ಸರ್ವಾನ್ ವಿಶ್ವಾಸಿಲೋಕಾನ್ ವಿಸ್ತಾಪಯಿತುಣ್ಣ ಸ ಆಗಮಿಷ್ಯತಿ  
ಯತೋ ಽಸ್ಮಾಕಂ ಪ್ರಮಾಣೇ ಯುಷ್ಣಾಭಿ ವಿಶ್ವಾಸೋಽಕಾರಿ | 11  
ಅತೋಽಸ್ಮಾಕಮ್ ಈಶ್ವರೋ ಯುಷ್ಣಾನ್ ತಸ್ಯಾಹ್ವಾನಸ್ಯ ಯೋಗ್ಯಾನ್  
ಕರೋತು ಸೌಜನ್ಯಸ್ಯ ಶುಭಫಲಂ ವಿಶ್ವಾಸಸ್ಯ ಗುಣಞ್ಚ ಪರಾಕ್ರಮೇಣ  
ಸಾಧಯತ್ವಿತಿ ಪ್ರಾರ್ಥನಾಸ್ಮಾಭಿಃ ಸರ್ವದಾ ಯುಷ್ಣನ್ನಿಮಿತ್ತಂ ಕ್ರಿಯತೇ,

12 ಯತಸ್ತಥಾ ಸತ್ಯಸ್ಮಾಕಮ್ ಈಶ್ವರಸ್ಯ ಪ್ರಭೋ ಯೀಶುಖ್ರೀಷ್ಟಸ್ಯ  
ಚಾನುಗ್ರಹಾದ್ ಅಸ್ಮತ್ಪ್ರಭೋ ಯೀಶುಖ್ರೀಷ್ಟಸ್ಯ ನಾಮೋ ಗೌರವಂ  
ಯುಷ್ಮಾಸು ಯುಷ್ಮಾಕಮಪಿ ಗೌರವಂ ತಸ್ಮಿನ್ ಪ್ರಕಾಶಿಷ್ಯತೇ |

**2** ಹೇ ಭ್ರಾತರಃ, ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯಾಗಮನಂ ತಸ್ಯ  
ಸಮೀಪೇ ಽಸ್ಮಾಕಂ ಸಂಸ್ಥಿತಿಇಚ್ಛಾಧಿ ವಯಂ ಯುಷ್ಮಾನ್ ಇದಂ  
ಪ್ರಾರ್ಥಯಾಮಹೇ, 2 ಪ್ರಭೇಸ್ತದ್ ದಿನಂ ಪ್ರಾಯೀಣೋಪಸ್ಥಿತಮ್ ಇತಿ  
ಯದಿ ಕಶ್ಚಿದ್ ಆತ್ಮನಾ ವಾಚಾ ವಾ ಪತ್ರೇಣ ವಾಸ್ಮಾಕಮ್  
ಆದೇಶಂ ಕಲ್ಪಯನ್ ಯುಷ್ಮಾನ್ ಗದತಿ ತರ್ಹಿ ಯೂಯಂ  
ತೇನ ಚಿಹ್ನಲಮನಸ ಉದ್ವಿಗ್ನಾಶ್ಚ ನ ಭವತ | 3 ಕೇನಾಪಿ  
ಪ್ರಕಾರೇಣ ಕೋಽಪಿ ಯುಷ್ಮಾನ್ ನ ವಚ್ಛಯತು ಯತಸ್ತಸ್ಮಾದ್  
ದಿನಾತ್ ಪೂರ್ವಂ ಧರ್ಮಲೋಪೇನೋಪಸ್ಯಾತವ್ಯಂ, 4  
ಯಶ್ಚ ಜನೋ ವಿಪಕ್ಷತಾಂ ಕುರ್ವನ್ ಸರ್ವಸ್ಮಾದ್ ದೇವಾತ್  
ಪೂಜನೀಯವಸ್ತುಶ್ಚೋನ್ನಂಸ್ಯತೇ ಸ್ವಮ್ ಈಶ್ವರಮಿವ ದರ್ಶಯನ್  
ಈಶ್ವರವದ್ ಈಶ್ವರಸ್ಯ ಮಂದಿರ ಉಪವೇಕ್ಷ್ಯತಿ ಚ ತೇನ ವಿನಾಶಪಾತ್ರೇಣ  
ಪಾಪಪುರುಷೇಣೋದೇತವ್ಯಂ | 5 ಯದಾಹಂ ಯುಷ್ಮಾಕಂ  
ಸನ್ನಿಧಾವಾಸಂ ತದಾನೀಮ್ ಏತದ್ ಅಕಥಯಮಿತಿ ಯೂಯಂ ಕಿಂ  
ನ ಸ್ಮರಥ? 6 ಸಾಮ್ಪ್ರತಂ ಸ ಯೇನ ನಿವಾರ್ಯತೇ ತದ್ ಯೂಯಂ  
ಜಾನೀಥ, ಕಿನ್ನು ಸ್ವಸಮಯೇ ತೇನೋದೇತವ್ಯಂ | 7 ವಿಧರ್ಮ್ಯಸ್ಯ  
ನಿಗೂಢೋ ಗುಣ ಇದಾನೀಮಪಿ ಫಲತಿ ಕಿನ್ನು ಯಸ್ತಂ ನಿವಾರಯತಿ  
ಸೋಽದ್ಯಾಪಿ ದೂರೀಕೃತೋ ನಾಭವತ್ | 8 ತಸ್ಮಿನ್ ದೂರೀಕೃತೇ ಸ  
ವಿಧರ್ಮ್ಯದೇಷ್ಟತಿ ಕಿನ್ನು ಪ್ರಭು ಯೀಶುಃ ಸ್ವಮುಖಪವನೇನ ತಂ  
ವಿದ್ಧಂಸಯಿಷ್ಯತಿ ನಿಜೋಪಸ್ಥಿತೇಸ್ತೇಜಸಾ ವಿನಾಶಯಿಷ್ಯತಿ  
ಚ | 9 ಶಯತಾನಸ್ಯ ಶಕ್ತಿಪ್ರಕಾಶನಾದ್ ವಿನಾಶ್ಯಮಾನಾನಾಂ  
ಮಧ್ಯೇ ಸರ್ವವಿಧಾಃ ಪರಾಕ್ರಮಾ ಭ್ರಮಿಕಾ ಆಶ್ಚರ್ಯಕ್ರಿಯಾ  
ಲಕ್ಷಣಾನ್ಯಧರ್ಮಜಾತಾ ಸರ್ವವಿಧಪ್ರತಾರಣಾ ಚ ತಸ್ಯೋಪಸ್ಥಿತೇಃ  
ಫಲಂ ಭವಿಷ್ಯತಿ; 10 ಯತೋ ಹೇತೋಸ್ತೇ ಪರಿತ್ರಾಣಪ್ರಾಪ್ತಯೇ  
ಸತ್ಯಧರ್ಮ್ಯಾನುರಾಗಂ ನ ಗೃಹೀತವನ್ನಸ್ತಸ್ಮಾತ್ ಕಾರಣಾದ್ 11  
ಈಶ್ವರೇಣ ತಾನ್ ಪ್ರತಿ ಭ್ರಾನ್ತಿಕರಮಾಯಾಯಾಂ ಪ್ರೇಷಿತಾಯಾಂ ತೇ  
ಮೃಷಾವಾಕ್ಯೇ ವಿಶ್ವಸಿಷ್ಯನ್ತಿ | 12 ಯತೋ ಯಾವನ್ನೋ ಮಾನವಾಃ

ಸತ್ಯಧರ್ಮೇ ನ ವಿಶ್ವಸ್ಯಾಧರ್ಮೇಣ ತುಷ್ಯಂತಿ ತೈಃ ಸರ್ವೈಃ ದರ್ಶನಭಾಜನೈಃ  
 ಭವಿತವ್ಯಂ | 13 ಹೇ ಪ್ರಭೋಃ ಪ್ರಿಯಾ ಭ್ರಾತರಃ, ಯುಷ್ಮಾಕಂ ಕೃತ  
 ಈಶ್ವರಸ್ಯ ಧನ್ಯವಾದೋಽಸ್ಮಾಭಿಃ ಸರ್ವದಾ ಕರ್ತವ್ಯೋ ಯತ ಈಶ್ವರ ಆ  
 ಪ್ರಥಮಾದ್ ಆತ್ಮನಃ ಪಾವನೇನ ಸತ್ಯಧರ್ಮೇ ವಿಶ್ವಾಸೇನ ಚ  
 ಪರಿತ್ರಾಣಾರ್ಥಂ ಯುಷ್ಮಾನ್ ವರೀತವಾನ್ 14 ತದರ್ಥಇಚ್ಛಾಸ್ಮಾಭಿ  
 ಘೋಷಿತೇನ ಸುಸಂವಾದೇನ ಯುಷ್ಮಾನ್ ಆಹೂಯಾಸ್ಮಾಕಂ  
 ಪ್ರಭೋ ಯೀಶುಖೀಷ್ಟಸ್ಯ ತೇಜಸೋಽಧಿಕಾರಿಣಃ ಕರಿಷ್ಯತಿ | 15  
 ಅತೋ ಹೇ ಭ್ರಾತರಃ ಯೂಯಮ್ ಅಸ್ಮಾಕಂ ವಾಕ್ಯೈಃ ಪತ್ರೈಶ್ಚ ಯಾಂ  
 ಶಿಕ್ಷಾಂ ಲಬ್ಧವನ್ತಸ್ತಾಂ ಕೃತ್ವಾಂ ಶಿಕ್ಷಾಂ ಧಾರಯಂತಃ ಸುಸ್ಥಿರಾ ಭವತ |  
 16 ಅಸ್ಮಾಕಂ ಪ್ರಭು ಯೀಶುಖೀಷ್ಟಸ್ತಾತ ಈಶ್ವರಶ್ಲಾಘಾರ್ಥತೋ  
 ಯೋ ಯುಷ್ಮಾಸು ಪ್ರೇಮ ಕೃತವಾನ್ ನಿತ್ಯಾಞ್ಚ ಸಾನ್ವನಾಮ್  
 ಅನುಗ್ರಹೇಣೋತ್ತಮಪ್ರತ್ಯಾಶಾಞ್ಚ ಯುಷ್ಮಭ್ಯಂ ದತ್ತವಾನ್ (aiṛṇios  
 g166) 17 ಸ ಸ್ವಯಂ ಯುಷ್ಮಾಕಮ್ ಅನ್ತಃಕರಣಾನಿ ಸಾನ್ವಯತು  
 ಸರ್ವಸ್ಮಿನ್ ಸದ್ವಾಕ್ಯೇ ಸತ್ಕರ್ಮಣಿ ಚ ಸುಸ್ಥಿರೀಕರೋತು ಚ |

**3** ಹೇ ಭ್ರಾತರಃ, ಶೇಷೇ ವದಾಮಿ, ಯೂಯಮ್ ಅಸ್ಮಭ್ಯಮಿದಂ  
 ಪ್ರಾರ್ಥಯದ್ಧಂ ಯತ್ ಪ್ರಭೋ ವಾಕ್ಯಂ ಯುಷ್ಮಾಕಂ ಮಧ್ಯೇ  
 ಯಥಾ ತಥೈವಾನ್ಯತ್ರಾಪಿ ಪ್ರಚರೇತ್ ಮಾನ್ಯಞ್ಚ ಭವೇತ್; 2 ಯಚ್ಚ  
 ವಯಮ್ ಅವಿವೇಚಕೇಭ್ಯೋ ದುಷ್ಟೇಭ್ಯಶ್ಚ ಲೋಕೇಭ್ಯೋ ರಕ್ಷಾಂ  
 ಪ್ರಾಪ್ನುಯಾಮ ಯತಃ ಸರ್ವೇಷಾಂ ವಿಶ್ವಾಸೋ ನ ಭವತಿ | 3 ಕಿನ್ನು  
 ಪ್ರಭು ವಿಶ್ವಾಸ್ಯಃ ಸ ಏವ ಯುಷ್ಮಾನ್ ಸ್ಥಿರೀಕರಿಷ್ಯತಿ ದುಷ್ಟಸ್ಯ ಕರಾದ್  
 ಉದ್ಧರಿಷ್ಯತಿ ಚ | 4 ಯೂಯಮ್ ಅಸ್ಮಾಭಿ ಯಮ್ ಆದಿಶ್ಯದ್ವೇ ತತ್  
 ಕುರುಥ ಕರಿಷ್ಯಥ ಚೇತಿ ವಿಶ್ವಾಸೋ ಯುಷ್ಮಾನಧಿ ಪ್ರಭುನಾಸ್ಮಾಕಂ  
 ಜಾಯತೇ | 5 ಈಶ್ವರಸ್ಯ ಪ್ರೇಮ್ನಿ ಖೀಷ್ಟಸ್ಯ ಸಹಿಷ್ಣುತಾಯಾಞ್ಚ  
 ಪ್ರಭುಃ ಸ್ವಯಂ ಯುಷ್ಮಾಕಮ್ ಅನ್ತಃಕರಣಾನಿ ವಿನಯತು | 6  
 ಹೇ ಭ್ರಾತರಃ, ಅಸ್ಮತ್ಪ್ರಭೋ ಯೀಶುಖೀಷ್ಟಸ್ಯ ನಾಮ್ನಾ ವಯಂ  
 ಯುಷ್ಮಾನ್ ಇದಮ್ ಆದಿಶಾಮಃ, ಅಸ್ಮತ್ತೋ ಯುಷ್ಮಾಭಿ ಯಾ  
 ಶಿಕ್ಷಲಮ್ನಿ ತಾಂ ವಿಹಾಯ ಕಶ್ಚಿದ್ ಭ್ರಾತಾ ಯದ್ಯವಿಹಿತಾಚಾರಂ  
 ಕರೋತಿ ತರ್ಹಿ ಯೂಯಂ ತಸ್ಮಾತ್ ಪೃಥಗ್ ಭವತ | 7 ಯತೋ  
 ವಯಂ ಯುಷ್ಮಾಭಿಃ ಕಥಮ್ ಅನುಕರ್ತವ್ಯಾಸ್ತದ್ ಯೂಯಂ ಸ್ವಯಂ

ಜಾನೀಥ | ಯುಷ್ಮಾಕಂ ಮಧ್ಯೇ ವಯಮ್ ಅವಿಹಿತಾಚಾರಿಣೋ  
 ನಾಭವಾಮ, 8 ವಿನಾಮೂಲ್ಯಂ ಕಸ್ಯಾಪ್ಯನ್ನಂ ನಾಭುಂಜ್ಮಹಿ ಕಿನ್ನು ಕೋಽಪಿ  
 ಯದ್ ಅಸ್ಮಾಭಿ ಭಾರಗ್ರಸ್ತೋ ನ ಭವೇತ್ ತದರ್ಥಂ ಶ್ರಮೇಣ ಕ್ಲೇಶೇನ  
 ಚ ದಿವಾನಿಶಂ ಕಾರ್ಯಮ್ ಅಕುರ್ಮ | 9 ಅತ್ರಾಸ್ಮಾಕಮ್ ಅಧಿಕಾರೋ  
 ನಾಸ್ತೀತ್ಥಂ ನಹಿ ಕಿನ್ತ್ವಾಸ್ಮಾಕಮ್ ಅನುಕರಣಾಯ ಯುಷ್ಮಾನ್ ದೃಷ್ಟಾನ್ತಂ  
 ದರ್ಶಯಿತುಮ್ ಇಚ್ಛಂತಸ್ತದ್ ಅಕುರ್ಮ | 10 ಯತೋ ಯೇನ  
 ಕಾರ್ಯಂ ನ ಕ್ರಿಯತೇ ತೇನಾಹಾರೋಽಪಿ ನ ಕ್ರಿಯತಾಮಿತಿ ವಯಂ  
 ಯುಷ್ಮತ್ಸಮೀಪ ಉಪಸ್ಥಿತಿಕಾಲೇಽಪಿ ಯುಷ್ಮಾನ್ ಆದಿಶಾಮ | 11  
 ಯುಷ್ಮನ್ನದ್ಯೇ ಽವಿಹಿತಾಚಾರಿಣಃ ಕೇಽಪಿ ಜನಾ ವಿದ್ಯಂತೇ ತೇ ಚ  
 ಕಾರ್ಯಮ್ ಅಕುರ್ವಂತ ಆಲಸ್ಯಮ್ ಆಚರಂತೀತ್ಯಸ್ಮಾಭಿಃ ಶ್ರೂಯತೇ |  
 12 ತಾದೃಶಾನ್ ಲೋಕಾನ್ ಅಸ್ಮತಪ್ರಭೋ ಯೀಶುಖ್ರೀಷ್ಟಸ್ಯ  
 ನಾಮ್ನಾ ವಯಮ್ ಇದಮ್ ಆದಿಶಾಮ ಆಜ್ಞಾಪಯಾಮಶ್ಚ ತೇ  
 ಶಾನ್ತಭಾವೇನ ಕಾರ್ಯಂ ಕುರ್ವಂತಃ ಸ್ವಕೀಯಮನ್ನಂ ಭುಜ್ಜತಾಂ |  
 13 ಅಪರಂ ಹೇ ಭ್ರಾತರಃ, ಯೂಯಂ ಸದಾಚರಣೇ ನ ಕ್ಲಾಮ್ಯತ |  
 14 ಯದಿ ಚ ಕಶ್ಚಿದೇತತ್ಪತ್ರೇ ಲಿಖಿತಾಮ್ ಅಸ್ಮಾಕಮ್ ಆಜ್ಞಾಂ  
 ನ ಗೃಹ್ಣಾತಿ ತರ್ಹಿ ಯೂಯಂ ತಂ ಮಾನುಷಂ ಲಕ್ಷಯತ ತಸ್ಯ  
 ಸಂಸರ್ಗಂ ತ್ಯಜತ ಚ ತೇನ ಸ ತ್ರಪಿಷ್ಯತೇ | 15 ಕಿನ್ನು ತಂ ನ  
 ಶತ್ರುಂ ಮನ್ಯಮಾನಾ ಭ್ರಾತರಮಿವ ಚೇತಯತ | 16 ಶಾನ್ತಿದಾತಾ  
 ಪ್ರಭುಃ ಸರ್ವತ್ರ ಸರ್ವಥಾ ಯುಷ್ಮಭ್ಯಂ ಶಾನ್ತಿಂ ದೇಯಾತ್ | ಪ್ರಭು  
 ಯುಷ್ಮಾಕಂ ಸರ್ವೇಷಾಂ ಸಜ್ಜೇ ಭೂಯಾತ್ | 17 ನಮಸ್ಕಾರ ಏಷ  
 ಪೌಲಸ್ಯ ಮಮ ಕರೇಣ ಲಿಖಿತೋಽಭೂತ್ ಸರ್ವಸ್ಮಿನ್ ಪತ್ರ ಏತನ್ಮಮ  
 ಚಿಹ್ನಮ್ ಏತಾದೃಶೈರಕ್ಷರೈ ಮರ್ಯಾ ಲಿಖಿತೇ | 18 ಅಸ್ಮಾಕಂ ಪ್ರಭೋ  
 ಯೀಶುಖ್ರೀಷ್ಟಸ್ಯಾನುಗ್ರಹಃ ಸರ್ವೇಷು ಯುಷ್ಮಾಸು ಭೂಯಾತ್ |  
 ಆಮೇನ್ |



## ೧ ತೀಮಧಿಯಃ

1 ಅಸ್ಮಾಕಂ ತ್ರಾಣಕರ್ತುರೀಶ್ವರಸ್ಯಾಸ್ಮಾಕಂ ಪ್ರತ್ಯಾಶಾಭೂಮೇಃ ಪ್ರಭೋ ಯೀಶುಖ್ರೀಷ್ಟಸ್ಯ ಚಾಜ್ಞಾನುಸಾರತೋ ಯೀಶುಖ್ರೀಷ್ಟಸ್ಯ ಪ್ರೇರಿತಃ ಪೌಲಃ ಸ್ವಕೀಯಂ ಸತ್ಯಂ ಧರ್ಮಪುತ್ರಂ ತೀಮಧಿಯಂ ಪ್ರತಿ ಪತ್ರಂ ಲಿಖತಿ | 2 ಅಸ್ಮಾಕಂ ತಾತ ಈಶ್ವರೋಽಸ್ಮಾಕಂ ಪ್ರಭು ಯೀಶುಖ್ರೀಷ್ಟಶ್ಚ ತ್ವಯಿ ಅನುಗ್ರಹಂ ದಯಾಂ ಶಾನ್ತಿಂ ಕುರ್ಯಾಸ್ತಾಂ | 3 ಮಾಕಿದನಿಯಾದೇಶೇ ಮಮ ಗಮನಕಾಲೇ ತ್ವಮ್ ಇಫಿಷನಗರೇ ತಿಷ್ಠನ್ ಇತರಶಿಕ್ಷಾ ನ ಗ್ರಹೀತವ್ಯಾ, ಅನನ್ತೇಷೂಪಾಖ್ಯಾನೇಷು ವಂಶಾವಲಿಷು ಚ ಯುಷ್ಮಾಭಿ ಮರ್ನೋ ನ ನಿವೇಶಿತವ್ಯಮ್ 4 ಇತಿ ಕಾಂಕ್ಷಿತ್ ಲೋಕಾನ್ ಯದ್ ಉಪದಿಶೇರೇತತ್ ಮಯಾದಿಷ್ಟೋಽಭವಃ, ಯತಃ ಸರ್ವೈರೇತೈರ್ವಿಶ್ವಾಸಯುಕ್ತೇಶ್ವರೀಯನಿಷ್ಠಾ ನ ಜಾಯತೇ ಕಿನ್ತು ವಿವಾದೋ ಜಾಯತೇ | 5 ಉಪದೇಶಸ್ಯ ತ್ವಭಿಪ್ರೇತಂ ಫಲಂ ನಿರ್ಮಲಾನ್ತಃಕರಣೇನ ಸತ್ಸಂವೇದೇನ ನಿಷ್ಕಪಟಿವಿಶ್ವಾಸೇನ ಚ ಯುಕ್ತಂ ಪ್ರೇಮ | 6 ಕೇಚಿತ್ ಜನಾಶ್ಚ ಸರ್ವಾಣ್ಯೇತಾನಿ ವಿಹಾಯ ನಿರರ್ಥಕಕಥಾನಾಮ್ ಅನುಗಮನೇನ ವಿಪಥಗಾಮಿನೋಽಭವನ್, 7 ಯದ್ ಭಾಷಂತೇ ಯಚ್ಚ ನಿಶ್ಚಿನ್ವಂತಿ ತನ್ನ ಬುದ್ಧಮಾನಾ ವ್ಯವಸ್ಥೋಪದೇಷ್ಠಾರೋ ಭವಿತುಮ್ ಇಚ್ಛಂತಿ | 8 ಸಾ ವ್ಯವಸ್ಥಾ ಯದಿ ಯೋಗ್ಯರೂಪೇಣ ಗೃಹ್ಯತೇ ತರ್ಹ್ಯತ್ತಮಾ ಭವತೀತಿ ವಯಂ ಜಾನೀಮಃ | 9 ಅಪರಂ ಸಾ ವ್ಯವಸ್ಥಾ ಧಾರ್ಮಿಕಸ್ಯ ವಿರುದ್ಧಾ ನ ಭವತಿ ಕಿನ್ತ್ವಧಾರ್ಮಿಕೋ ಽವಾಧ್ಯೋ ದುಷ್ಟಃ ಪಾಪಿಷ್ಠೋ ಽಪವಿತ್ರೋ ಽಶುಚಿಃ ಪಿತೃಹನ್ತಾ ಮಾತೃಹನ್ತಾ ನರಹನ್ತಾ 10 ವೇಶ್ಯಾಗಾಮೀ ಪುಂಮೈಥುನೀ ಮನುಷ್ಯವಿಕ್ರೇತಾ ಮಿಥ್ಯಾವಾದೀ ಮಿಥ್ಯಾಶಪಥಕಾರೀ ಚ ಸರ್ವೇಷಾಮೇತೇಷಾಂ ವಿರುದ್ಧಾ 11 ತಥಾ ಸಚ್ಚಿದಾನಂದೇಶ್ವರಸ್ಯ ಯೋ ವಿಭವಯುಕ್ತಃ ಸುಸಂವಾದೋ ಮಯಿ ಸಮರ್ಪಿತಸ್ತದನುಯಾಯಿಹಿತೋಪದೇಶಸ್ಯ ವಿಪರೀತಂ ಯತ್ ಕಿಂಚಿದ್ ಭವತಿ ತದ್ವಿರುದ್ಧಾ ಸಾ ವ್ಯವಸ್ಥೇತಿ ತದ್ರಾಹಿಣಾ ಜ್ಞಾತವ್ಯಂ | 12 ಮಹ್ಯಂ ಶಕ್ತಿದಾತಾ ಯೋಽಸ್ಮಾಕಂ ಪ್ರಭುಃ ಖ್ರೀಷ್ಟಯೀಶುಸ್ತಮಹಂ ಧನ್ಯಂ ವದಾಮಿ | 13 ಯತಃ ಪುರಾ ನಿಂದಕ ಉಪದ್ರಾವೀ ಹಿಂಸಕಶ್ಚ ಭೂತ್ವಾಪ್ಯಹಂ ತೇನ ವಿಶ್ವಾಸ್ಯೋ ಽಮನ್ಯೇ ಪರಿಚಾರಕತ್ವೇ ನ್ಯಯುಜ್ಯೇ ಚ | ತದ್ ಅವಿಶ್ವಾಸಾಚರಣಮ್ ಅಜ್ಞಾನೇನ ಮಯಾ ಕೃತಮಿತಿ

ಹೇತೋರಹಂ ತೇನಾನುಕಮ್ಪಿತೋಽಭವಂ | 14 ಅಪರಂ ಖ್ರೀಷ್ಟೇ  
ಯೀಶೌ ವಿಶ್ವಾಸಪ್ರೇಮಭ್ಯಾಂ ಸಹಿತೋಽಸ್ಮತ್ಪ್ರಭೋರನುಗ್ರಹೋ ಽತೀವ  
ಪ್ರಚುರೋಽಭತ್ | 15 ಪಾಪಿನಃ ಪರಿತ್ರಾತುಂ ಖ್ರೀಷ್ಟೋ ಯೀಶು  
ರ್ಜಗತಿ ಸಮವತೀರ್ಣೋಽಭವತ್, ಏಷಾ ಕಥಾ ವಿಶ್ವಾಸನೀಯಾ  
ಸರ್ವೈಃ ಗ್ರಹಣೀಯಾ ಚ | 16 ತೇಷಾಂ ಪಾಪಿನಾಂ ಮಧ್ಯೇಽಹಂ  
ಪ್ರಥಮ ಆಸಂ ಕಿನ್ತು ಯೇ ಮಾನವಾ ಅನನ್ತಜೀವನಪ್ರಾಪ್ತರ್ಥಂ  
ತಸ್ಮಿನ್ ವಿಶ್ವಸಿಷ್ಯನ್ತಿ ತೇಷಾಂ ದೃಷ್ಟಾನ್ತೇ ಮಯಿ ಪ್ರಥಮೇ ಯೀಶುನಾ  
ಖ್ರೀಷ್ಟೇನ ಸ್ವಕೀಯಾ ಕೃತ್ಯಾ ಚಿರಸಹಿಷ್ಣುತಾ ಯತ್ ಪ್ರಕಾಶ್ಯತೇ  
ತದರ್ಥಮೇವಾಹಮ್ ಅನುಕಮ್ಪಾಂ ಪ್ರಾಪ್ತವಾನ್ | (aiōnios g166)  
17 ಅನಾದಿರಕ್ಷಯೋಽದೃಶ್ಯೋ ರಾಜಾ ಯೋಽದ್ವಿತೀಯಃ ಸರ್ವ್ವಜ್ಞ  
ಈಶ್ವರಸ್ತಸ್ಯ ಗೌರವಂ ಮಹಿಮಾ ಚಾನನ್ತಕಾಲಂ ಯಾವದ್ ಭೂಯಾತ್ |  
ಆಮೇನ್ | (aiōn g165) 18 ಹೇ ಪುತ್ರ ತೀಮಥಿಯ ತ್ವಯಿ  
ಯಾನಿ ಭವಿಷ್ಯದ್ವಾಕ್ಯಾನಿ ಪುರಾ ಕಥಿತಾನಿ ತದನುಸಾರಾದ್ ಅಹಮ್  
ಏನಮಾದೇಶಂ ತ್ವಯಿ ಸಮರ್ಪಯಾಮಿ, ತಸ್ಯಾಭಿಪ್ರಾಯೋಽಯಂ  
ಯತ್ತ್ವಂ ತೈ ವಾರ್ತಕೈರುತ್ತಮಯುಧ್ಧಂ ಕರೋಷಿ 19 ವಿಶ್ವಾಸಂ  
ಸತ್ಸಂವೇದಜ್ಞ ಧಾರಯಸಿ ಚ | ಅನಯೋಃ ಪರಿತ್ಯಾಗಾತ್ ಕೇಷಾಂಞಿದ್  
ವಿಶ್ವಾಸತರೀ ಭಗ್ನಾಭವತ್ | 20 ಹುಮಿನಾಯಸಿಕನ್ದರೌ ತೇಷಾಂ ಯೌ  
ದ್ವೌ ಜನೌ, ತೌ ಯದ್ ಧರ್ಮನಿನ್ದಾಂ ಪುನರ್ ನ ಕರ್ತುಂ ಶಿಕ್ಷೇತೇ  
ತದರ್ಥಂ ಮಯಾ ಶಯತಾನಸ್ಯ ಕರೇ ಸಮರ್ಪಿತೌ |

**2** ಮಮ ಪ್ರಥಮ ಆದೇಶೋಽಯಂ,  
ಪ್ರಾರ್ಥನಾವಿನಯನಿವೇದನಧನ್ಯವಾದಾಃ ಕರ್ತವ್ಯಾಃ, 2 ಸರ್ವೇಷಾಂ  
ಮಾನವಾನಾಂ ಕೃತೇ ವಿಶೇಷತೋ ವಯಂ ಯತ್ ಶಾನ್ತತ್ವೇನ  
ನಿರ್ವಿರೋಧತ್ವೇನ ಚೇಶ್ವರಭಕ್ತಿಂ ವಿನೀತತ್ವಜ್ಞಾಚರಂತಃ ಕಾಲಂ  
ಯಾಪಯಾಮಸ್ತದರ್ಥಂ ನೃಪತೀನಾಮ್ ಉಚ್ಚಪದಸ್ಥಾನಾಂ ಕೃತೇ ತೇ  
ಕರ್ತವ್ಯಾಃ | 3 ಯತೋಽಸ್ಮಾಕಂ ತಾರಕಸ್ಯೇಶ್ವರಸ್ಯ ಸಾಕ್ಷಾತ್  
ತದೇವೋತ್ತಮಂ ಗ್ರಾಹ್ಯಂ ಭವತಿ, 4 ಸ ಸರ್ವೇಷಾಂ ಮಾನವಾನಾಂ  
ಪರಿತ್ರಾಣಂ ಸತ್ಯಜ್ಞಾನಪ್ರಾಪ್ತಿರ್ಜ್ಞೇಚ್ಛತಿ | 5 ಯತ ಏಕೋಽದ್ವಿತೀಯ  
ಈಶ್ವರೋ ವಿದ್ಯತೇ ಕಿಂಚ್ಚೇಶ್ವರೇ ಮಾನವೇಷು ಚೈಕೋ ಽದ್ವಿತೀಯೋ  
ಮಧ್ಯಸ್ಥಃ 6 ಸ ನರಾವತಾರಃ ಖ್ರೀಷ್ಟೋ ಯೀಶು ವಿದ್ಯತೇ ಯಃ

ಸರ್ವೇಷಾಂ ಮುಕ್ತೇ ಮೂಲ್ಯಮ್ ಆತ್ಮದಾನಂ ಕೃತವಾನ್ | ಏತೇನ  
 ಯೇನ ಪ್ರಮಾಣೇನೋಪಯುಕ್ತೇ ಸಮಯೇ ಪ್ರಕಾಶಿತವ್ಯಂ,  
 7 ತದ್ವೋಷಯಿತಾ ದೂತೋ ವಿಶ್ವಾಸೇ ಸತ್ಯಧರ್ಮೇ ಚ  
 ಭಿನ್ನಜಾತೀಯಾನಾಮ್ ಉಪದೇಶಕಶ್ಚಾಹಂ ನ್ಯಯೂಜ್ಯೇ, ಏತದಹಂ  
 ಖ್ರೀಷ್ಣಸ್ಯ ನಾಮ್ನಾ ಯಥಾತಥ್ಯಂ ವದಾಮಿ ನಾನ್ಯತಂ ಕಥಯಾಮಿ | 8  
 ಅತೋ ಮಮಾಭಿಮತಮಿದಂ ಪುರುಷೈಃ ಕ್ರೋಧಸನ್ನೇಹೌ ವಿನಾ  
 ಪವಿತ್ರಕರಾನ್ ಉತ್ತೋಲ್ಯ ಸರ್ವಸ್ಮಿನ್ ಸ್ಥಾನೇ ಪ್ರಾರ್ಥನಾ ಕ್ರಿಯತಾಂ |  
 9 ತದ್ವತ್ ನಾಯೋರ್ಽಪಿ ಸಲಜ್ಞಾಃ ಸಂಯತಮನಸಶ್ಚ ಸತ್ಯೋ  
 ಯೋಗ್ಯಮಾಚ್ಛಾದನಂ ಪರಿದಧತು ಕಿಂಚ ಕೇಶಸಂಸ್ಕಾರೈಃ  
 ಕಣಕಮುಕ್ತಾಭಿ ಮರ್ಹಾಘ್ನಪರಿಚ್ಛದೈಶ್ಚಾತ್ಮಭೂಷಣಂ ನ ಕುರ್ವತ್ಯಃ  
 10 ಸ್ವೀಕೃತೇಶ್ವರಭಕ್ತೀನಾಂ ಯೋಷಿತಾಂ ಯೋಗೈಃ ಸತ್ಯರ್ಮುಭಿಃ  
 ಸ್ವಭೂಷಣಂ ಕುರ್ವತಾಂ | 11 ನಾರೀ ಸಮ್ಪೂರ್ಣವಿನೀತತ್ವೇನ  
 ನಿರ್ವಿರೋಧಂ ಶಿಕ್ಷತಾಂ | 12 ನಾಯ್ಯಾಃ ಶಿಕ್ಷಾದಾನಂ  
 ಪುರುಷಾಯಾಜ್ಞಾದಾನಂ ವಾಹಂ ನಾನುಜಾನಾಮಿ ತಯಾ  
 ನಿರ್ವಿರೋಧತ್ವಮ್ ಆಚರಿತವ್ಯಂ | 13 ಯತಃ ಪ್ರಥಮಮ್  
 ಆದಮಸ್ತತಃ ಪರಂ ಹವಾಯಾಃ ಸೃಷ್ಟಿ ಬರ್ಭೂವ | 14 ಕಿಂಚಿದಮ್  
 ಭ್ರಾನ್ತಿಯುಕ್ತೋ ನಾಭವತ್ ಯೋಷಿದೇವ ಭ್ರಾನ್ತಿಯುಕ್ತಾ  
 ಭೂತ್ವಾತ್ಯಾಚಾರಿಣೀ ಬಭೂವ | 15 ತಥಾಪಿ ನಾರೀಗಣೋ ಯದಿ  
 ವಿಶ್ವಾಸೇ ಪ್ರೇಮ್ನಿ ಪವಿತ್ರತಾಯಾಂ ಸಂಯತಮನಸಿ ಚ ತಿಷ್ಠತಿ  
 ತರ್ಹ್ಯಪತ್ಯಪ್ರಸವವತ್ಮನಾ ಪರಿತ್ರಾಣಂ ಪ್ರಾಪ್ಸ್ಯತಿ |

**3** ಯದಿ ಕಶ್ಚಿದ್ ಅದ್ಯಕ್ಷಪದಮ್ ಆಕಾಂಕ್ಷತೇ ತರ್ಹಿ ಸ ಉತ್ತಮಂ ಕರ್ಮ  
 ಲಿಪ್ಸತ ಇತಿ ಸತ್ಯಂ | 2 ಅತೋಽದ್ಯಕ್ಷೇಣಾನಿನ್ದಿತೇನೈಕಸ್ಯಾ ಯೋಷಿತೋ  
 ಭರ್ತ್ರಾ ಪರಿಮಿತಭೋಗೇನ ಸಂಯತಮನಸಾ ಸಭ್ಯೇನಾತಿಥಿಸೇವಕೇನ  
 ಶಿಕ್ಷಣೇ ನಿಪುಣೇನ 3 ನ ಮದ್ಯಪೇನ ನ ಪ್ರಹಾರಕೇಣ ಕಿನ್ತು  
 ಮೃದುಭಾವೇನ ನಿರ್ವಿವಾದೇನ ನಿರ್ಲೋಭೇನ 4 ಸ್ವಪರಿವಾರಾಣಾಮ್  
 ಉತ್ತಮಶಾಸಕೇನ ಪೂರ್ಣವಿನೀತತ್ವಾದ್ ವಶ್ಯಾನಾಂ ಸನ್ತಾನಾನಾಂ  
 ನಿಯನ್ತ್ರಾ ಚ ಭವಿತವ್ಯಂ | 5 ಯತ ಆತ್ಮಪರಿವಾರಾನ್ ಶಾಸಿತುಂ  
 ಯೋ ನ ಶಕ್ನೋತಿ ತೇನೇಶ್ವರಸ್ಯ ಸಮಿತೇಸ್ತತ್ತ್ವಾವಧಾರಣಂ ಕಥಂ  
 ಕಾರಿಷ್ಯತೇ? 6 ಅಪರಂ ಸ ಗರ್ವಿತೋ ಭೂತ್ವಾ ಯತ್ ಶಯತಾನ

ಇವ ದಣ್ಣಯೋಗ್ಯೋ ನ ಭವೇತ್ ತದರ್ಥಂ ತೇನ ನವಶಿಷ್ಯೇಣ ನ  
ಭವಿತವ್ಯಂ | 7 ಯಚ್ಚ ನಿನ್ನಾಯಾಂ ಶಯತಾನಸ್ಯ ಜಾಲೇ ಚ ನ ಪತೇತ್  
ತದರ್ಥಂ ತೇನ ಬಹಿಃಸ್ಥಲೋಕಾನಾಮಪಿ ಮಧ್ಯೇ ಸುಖ್ಯಾತಿಯುಕ್ತೇನ  
ಭವಿತವ್ಯಂ | 8 ತದ್ವತ್ ಪರಿಚಾರಕೈರಪಿ ವಿನೀತೈ ದ್ವಿವಿಧವಾಕ್ಯರಹಿತೈ  
ರ್ಬಹುಮದ್ಯಪಾನೇ ಽನಾಸಕ್ತೈ ನಿರ್ಲೋಭೈಶ್ಚ ಭವಿತವ್ಯಂ, 9  
ನಿರ್ಮೂಲಸಂವೇದೇನ ಚ ವಿಶ್ವಾಸಸ್ಯ ನಿಗೂಢವಾಕ್ಯಂ ಧಾತಿವ್ಯಾಞ್ |  
10 ಅಗ್ರೇ ತೇಷಾಂ ಪರೀಕ್ಷಾ ಕ್ರಿಯತಾಂ ತತಃ ಪರಮ್ ಅನಿನ್ದಿತಾ  
ಭೂತ್ವಾ ತೇ ಪರಿಚರ್ಯಾಂ ಕುರ್ವಂತು | 11 ಅಪರಂ ಯೋಷಿದ್ಧಿರಪಿ  
ವಿನೀತಾಭಿರನಪವಾದಿಕಾಭಿಃ ಸತರ್ಕಾಭಿಃ ಸರ್ವತ್ರ ವಿಶ್ವಾಸ್ಯಾಭಿಶ್ಚ  
ಭವಿತವ್ಯಂ | 12 ಪರಿಚಾರಕಾ ಏಕೈಕಯೋಷಿತೋ ಭರ್ತಾರೋ  
ಭವೇಯುಃ, ನಿಜಸನ್ನಾನಾನಾಂ ಪರಿಜನಾನಾಞ್ ಸುಶಾಸನಂ  
ಕುರ್ಯುಶ್ಚ | 13 ಯತಃ ಸಾ ಪರಿಚರ್ಯಾ ಯೈ ಭರ್ತಾರೋಪೇಣ  
ಸಾಧ್ಯತೇ ತೇ ಶ್ರೇಷ್ಠಪದಂ ಪ್ರಾಪ್ನುವಂತಿ ಖ್ರೀಷ್ಣೇ ಯೀಶೌ ವಿಶ್ವಾಸೇನ  
ಮಹೋತ್ಸುಕಾ ಭವಂತಿ ಚ | 14 ತ್ವಾಂ ಪ್ರತ್ಯೇತತ್ಪತ್ರಲೇಖನಸಮಯೇ  
ಶೀಘ್ರಂ ತ್ವತ್ಸಮೀಪಗಮನಸ್ಯ ಪ್ರತ್ಯಾಶಾ ಮಮ ವಿದ್ಯತೇ | 15 ಯದಿ  
ವಾ ವಿಲಮ್ಬೇಯ ತರ್ಹೀಶ್ವರಸ್ಯ ಗೃಹೇ ಽರ್ಥತಃ ಸತ್ಯಧರ್ಮಸ್ಯ  
ಸ್ತಮ್ಭಭಿತ್ತಿಮೂಲಸ್ವರೂಪಾಯಾಮ್ ಅಮರೇಶ್ವರಸ್ಯ ಸಮಿತೌ ತ್ವಯಾ  
ಕೀದೃಶ ಆಚಾರಃ ಕರ್ತವ್ಯಸ್ತತ್ ಜ್ಞಾತುಂ ಶಕ್ಯತೇ | 16 ಅಪರಂ ಯಸ್ಯ  
ಮಹತ್ತ್ವಂ ಸರ್ವಸ್ವೀಕೃತಮ್ ಈಶ್ವರಭಕ್ತೇಸ್ತತ್ ನಿಗೂಢವಾಕ್ಯಮಿದಮ್  
ಈಶ್ವರೋ ಮಾನವದೇಹೇ ಪ್ರಕಾಶಿತ ಆತ್ಮನಾ ಸಪುಣ್ಯೀಕೃತೋ ದೂತೈಃ  
ಸನ್ನೃಷ್ಟಃ ಸರ್ವಜಾತಿಯಾನಾಂ ನಿಕಟೇ ಘೋಷಿತೋ ಜಗತೋ  
ವಿಶ್ವಾಸಪಾತ್ರೀಭೂತಸ್ತೇಜಃಪ್ರಾಪ್ತಯೇ ಸ್ವರ್ಗಂ ನೀತಶ್ಚೇತಿ |

**4** ಪವಿತ್ರ ಆತ್ಮಾ ಸ್ಪಷ್ಟಮ್ ಇದಂ ವಾಕ್ಯಂ ವದತಿ ಚರಮಕಾಲೇ  
ಕತಿಪಯಲೋಕಾ ವಹ್ನಿನಾಜೈತತ್ವಾತ್ 2 ಕಲೋರಮನಸಾಂ  
ಕಾಪಟ್ಕೂದ್ ಅನ್ಯತವಾದಿನಾಂ ವಿವಾಹನಿಷೇಧಕಾನಾಂ  
ಭಕ್ತ್ಯವಿಶೇಷನಿಷೇಧಕಾನಾಞ್ 3 ಭೂತಸ್ವರೂಪಾಣಾಂ ಶಿಕ್ಷಾಯಾಂ  
ಭ್ರಮಕಾತ್ಮನಾಂ ವಾಕ್ಯೇಷು ಚ ಮನಾಂಸಿ ನಿವೇಶ್ಯ  
ಧರ್ಮಾದ್ ಭ್ರಂಶಿಷ್ಯಂತೇ | ತಾನಿ ತು ಭಕ್ತ್ಯಾಣಿ ವಿಶ್ವಾಸಿನಾಂ  
ಸ್ವೀಕೃತಸತ್ಯಧರ್ಮಾಣಾಞ್ ಧನ್ಯವಾದಸಹಿತಾಯ ಭೋಗಾಯೇಶ್ವರೇಣ

ಸಸ್ಯಜಿರೇ | 4 ಯತ ಈಶ್ವರೇಣ ಯದ್ಯತ್ ಸೃಷ್ಟಂ ತತ್ ಸರ್ವಮ್  
 ಉತ್ತಮಂ ಯದಿ ಚ ಧನ್ಯವಾದೇನ ಭುಜ್ಯತೇ ತರ್ಹಿ ತಸ್ಯ  
 ಕಿಮಪಿ ನಾಗ್ರಾಹ್ಯಂ ಭವತಿ, 5 ಯತ ಈಶ್ವರಸ್ಯ ವಾಕ್ಯೇನ  
 ಪ್ರಾರ್ಥನಯಾ ಚ ತತ್ ಪವಿತ್ರೀಭವತಿ | 6 ಏತಾನಿ ವಾಕ್ಯಾನಿ ಯದಿ  
 ತ್ವಂ ಭ್ರಾತೃನ್ ಜ್ಞಾಪಯೇಸ್ತರ್ಹಿ ಯೇಶುಖ್ರೀಷ್ಟಸ್ಯೋತ್ತಮಾಃ  
 ಪರಿಚಾರಕೋ ಭವಿಷ್ಯಸಿ ಯೋ ವಿಶ್ವಾಸೋ ಹಿತೋಪದೇಶಶ್ಚ  
 ತ್ವಯಾ ಗೃಹೀತಸ್ತದೀಯವಾಕ್ಯೈರಾಪ್ಯಾಯಿಷ್ಯಸೇ ಚ | 7  
 ಯಾನ್ಯುಪಾಖ್ಯಾನಾನಿ ದುರ್ಭಾವಾನಿ ವೃದ್ಧಯೋಷಿತಾಮೇವ  
 ಯೋಗ್ಯಾನಿ ಚ ತಾನಿ ತ್ವಯಾ ವಿಸೃಜ್ಯನ್ತಾಮ್ ಈಶ್ವರಭಕ್ತಯೇ ಯತ್ನಃ  
 ಕ್ರಿಯತಾನ್ || 8 ಯತಃ ಶಾರೀರಿಕೋ ಯತ್ನಃ ಸ್ವಲ್ಪಫಲದೋ ಭವತಿ  
 ಕಿನ್ವೀಶ್ವರಭಕ್ತಿರೈಹಿಕಪಾರತ್ರಿಕಜೀವನಯೋಃ ಪ್ರತಿಜ್ಞಾಯುಕ್ತಾ ಸತೀ  
 ಸರ್ವತ್ರ ಫಲದಾ ಭವತಿ | 9 ವಾಕ್ಯಮೇತದ್ ವಿಶ್ವಸನೀಯಂ ಸರ್ವೈಃ  
 ಗ್ರಹಣೀಯಂ ವಯಂ ತದರ್ಥಮೇವ ಶ್ರಾಮ್ಯಾಮೋ ನಿನ್ದಾಂ  
 ಭುಂಜ್ಮಹೇ ಚ | 10 ಯತೋ ಹೇತೋಃ ಸರ್ವಮಾನವಾನಾಂ  
 ವಿಶೇಷತೋ ವಿಶ್ವಾನಾಂ ತ್ರಾತಾ ಯೋಽಮರ ಈಶ್ವರಸ್ತಸ್ಮಿನ್ ವಯಂ  
 ವಿಶ್ವಸಾಮಃ | 11 ತ್ವಮ್ ಏತಾನಿ ವಾಕ್ಯಾನಿ ಪ್ರಚಾರಯ ಸಮುಪದಿಶ  
 ಚ | 12 ಅಲ್ಪವಯಷ್ಯತ್ವಾತ್ ಕೇನಾಪ್ಯವಜ್ಞೇಯೋ ನ ಭವ  
 ಕಿನ್ವಾಲ್ಪಾಪೇನಾಚರಣೇನ ಪ್ರೇಮ್ನಾ ಸದಾತ್ಮತೇನ ವಿಶ್ವಾಸೇನ  
 ಶುಚಿತ್ವೇನ ಚ ವಿಶ್ವಾನಾಮ್ ಆದರ್ಶೋ ಭವ | 13 ಯಾವನ್ನಾಹಮ್  
 ಆಗಮಿಷ್ಯಾಮಿ ತಾವತ್ ತ್ವ ಪಾರೇ ಚೇತಯನೇ ಉಪದೇಶೇ ಚ  
 ಮನೋ ನಿಧತ್ಸ | 14 ಪ್ರಾಚೀನಗಣಹಸ್ತಾರ್ಪಣಸಹಿತೇನ  
 ಭವಿಷ್ಯದ್ವಾಕ್ಯೇನ ಯದ್ದಾನಂ ತುಭ್ಯಂ ವಿಶ್ರಾಣಿತಂ ತವಾನ್ವಃಸ್ಥೇ ತಸ್ಮಿನ್  
 ದಾನೇ ಶಿಥಿಲಮನಾ ಮಾ ಭವ | 15 ಏತೇಷು ಮನೋ ನಿವೇಶಯ,  
 ಏತೇಷು ವರ್ತಸ್ವ, ಇತ್ಯಂ ಸರ್ವವಿಷಯೇ ತವ ಗುಣವೃದ್ಧಿಃ  
 ಪ್ರಕಾಶತಾಂ | 16 ಸ್ತಸ್ಮಿನ್ ಉಪದೇಶೇ ಚ ಸಾವಧಾನೋ  
 ಭೂತ್ವಾವತಿಷ್ಯಸ್ವ ತತ್ ಕೃತ್ವಾ ತ್ವಯಾತ್ಮಪರಿತ್ರಾಣಂ ಶ್ರೋತೃಣಾಂ  
 ಪರಿತ್ರಾಣಂ ಸಾಧಯಿಷ್ಯತೇ |

**5** ತ್ವಂ ಪ್ರಾಚೀನಂ ನ ಭರ್ತ್ಸಯ ಕಿನ್ತು ತಂ ಪಿತರಮಿವ ಯೂನಶ್ಚ  
 ಭ್ರಾತೃನಿವ 2 ವೃದ್ಧಾಃ ಸ್ತ್ರಿಯಶ್ಚ ಮಾತೃನಿವ ಯುವತೀಶ್ಚ

ಪೂರ್ಣಶುಚಿತ್ತೇನ ಭಗಿನೀರಿವ ವಿನಯಸ್ವ | 3 ಅಪರಂ ಸತ್ಯವಿಧವಾಃ  
 ಸಮ್ಯನ್ಯಸ್ವ | 4 ಕಸ್ಯಾಶ್ಚಿದ್ ವಿಧವಾಯಾ ಯದಿ ಪುತ್ರಾಃ ಪೌತ್ರಾ  
 ವಾ ವಿದ್ಯಂತೇ ತರ್ಹಿ ತೇ ಪ್ರಥಮತಃ ಸ್ವೀಯಪರಿಜನಾನ್ ಸೇವಿತುಂ  
 ಪಿತೃಣಃ ಪ್ರತ್ಯುಪಕರ್ತುಂ ಶಿಕ್ಷಂತಾಂ ಯತಸ್ತದೇವೇಶ್ವರಸ್ಯ ಸಾಕ್ಷಾದ್  
 ಉತ್ತಮಂ ಗ್ರಾಹ್ಯಂ ಕರ್ಮ | 5 ಅಪರಂ ಯಾ ನಾರೀ  
 ಸತ್ಯವಿಧವಾ ನಾಥಹೀನಾ ಚಾಸ್ತಿ ಸಾ ಈಶ್ವರಸ್ಯಾಶ್ರಯೇ ತಿಷ್ಠಂತೀ  
 ದಿವಾನಿಶಂ ನಿವೇದನಪ್ರಾರ್ಥನಾಭ್ಯಾಂ ಕಾಲಂ ಯಾಪಯತಿ | 6  
 ಕಿನ್ನು ಯಾ ವಿಧವಾ ಸುಖಭೋಗಾಸಕ್ತಾ ಸಾ ಜೀವತ್ಯಪಿ ಮೃತಾ  
 ಭವತಿ | 7 ಅತಃ ತಾ ಯದ್ ಅನಿನ್ದಿತಾ ಭವೇಯೂಸ್ತದರ್ಥಮ್  
 ಏತಾನಿ ತ್ವಯಾ ನಿದಿಶ್ಯಂತಾಂ | 8 ಯದಿ ಕಶ್ಚಿತ್ ಸ್ವಜಾತೀಯಾನ್  
 ಲೋಕಾನ್ ವಿಶೇಷತಃ ಸ್ವೀಯಪರಿಜನಾನ್ ನ ಪಾಲಯತಿ  
 ತರ್ಹಿ ಸ ವಿಶ್ವಾಸಾದ್ ಭ್ರಷ್ಟೋ ಽಪ್ಯಧಮಶ್ಚ ಭವತಿ | 9  
 ವಿಧವಾವರ್ಗೇ ಯಸ್ಯಾ ಗಣನಾ ಭವತಿ ತಯಾ ಷಷ್ಟಿವತ್ಸರೇಭ್ಯೋ  
 ನ್ಯೂನವಯಸ್ಕಯಾ ನ ಭವಿತವ್ಯಂ; ಅಪರಂ ಪೂರ್ವಮ್ ಏಕಸ್ವಾಮಿಕಾ  
 ಭೂತ್ವಾ 10 ಸಾ ಯತ್ ಶಿಶುಪೋಷಣೇನಾತಿಥಿಸೇವನೇನ  
 ಪವಿತ್ರಲೋಕಾನಾಂ ಚರಣಪ್ರಕ್ಷಾಲನೇನ ಕ್ಲಿಷ್ಟಾನಾಮ್ ಉಪಕಾರೇಣ  
 ಸರ್ವವಿಧಸತ್ಕರ್ಮಚರಣೇನ ಚ ಸತ್ಕರ್ಮಕರಣಾತ್ ಸುಖ್ಯಾತಿಪ್ರಾಪ್ತಾ  
 ಭವೇತ್ ತದಪ್ಯಾವಶ್ಯಕಂ | 11 ಕಿನ್ನು ಯುವತೀ ವಿಧವಾ ನ  
 ಗೃಹಾಣ ಯತಃ ಖ್ರೀಷ್ಟಸ್ಯ ವೈಪರೀತ್ಯೇನ ತಾಸಾಂ ದರ್ಪೇ ಜಾತೇ  
 ತಾ ವಿವಾಹಮ್ ಇಚ್ಛಂತಿ | 12 ತಸ್ಮಾಚ್ಚ ಪೂರ್ವಧರ್ಮಂ ಪರಿತ್ಯಜ್ಯ  
 ದಣ್ಡಿನೀಯಾ ಭವಂತಿ | 13 ಅನನ್ತರಂ ತಾ ಗೃಹಾದ್ ಗೃಹಂ ಪರ್ಯಟಂತ  
 ಆಲಸ್ಯಂ ಶಿಕ್ಷಂತೇ ಕೇವಲಮಾಲಸ್ಯಂ ನಹಿ ಕಿನ್ತ್ವನರ್ಥಕಾಲಾಪಂ  
 ಪರಾಧಿಕಾರಚರ್ಚಾಞ್ಜಾಪಿ ಶಿಕ್ಷಮಾಣಾ ಅನುಚಿತಾನಿ ವಾಕ್ಯಾನಿ  
 ಭಾಷಂತೇ | 14 ಅತೋ ಮಮೇಚ್ಛೇಯಂ ಯುವತ್ಯೋ ವಿಧವಾ ವಿವಾಹಂ  
 ಕುರ್ವತಾಮ್ ಅಪತ್ಯವತ್ಯೋ ಭವಂತು ಗೃಹಕರ್ಮ ಕುರ್ವತಾಞ್ಜೇತ್ಥಂ  
 ವಿಪಕ್ಷಾಯ ಕಿಮಪಿ ನಿನ್ನಾದ್ವಾರಂ ನ ದದತು | 15 ಯತ ಇತಃ  
 ಪೂರ್ವಮ್ ಅಪಿ ಕಾಶ್ಚಿತ್ ಶಯತಾನಸ್ಯ ಪಶ್ಚಾದ್ಗಾಮಿನೋ ಜಾತಾಃ |  
 16 ಅಪರಂ ವಿಶ್ವಾಸಿನ್ಯಾ ವಿಶ್ವಾಸಿನೋ ವಾ ಕಸ್ಯಾಪಿ ಪರಿವಾರಾಣಾಂ  
 ಮಧ್ಯೇ ಯದಿ ವಿಧವಾ ವಿದ್ಯಂತೇ ತರ್ಹಿ ಸ ತಾಃ ಪ್ರತಿಪಾಲಯತು ತಸ್ಮಾತ್

ಸಮಿತೌ ಭಾರೇ ಽನಾರೋಪಿತೇ ಸತ್ಯವಿಧವಾನಾಂ ಪ್ರತಿಪಾಲನಂ  
ಕರ್ತುಂ ತಯಾ ಶಕ್ಯತೇ | 17 ಯೇ ಪ್ರಾಚ್ಛಃ ಸಮಿತಿಂ ಸಮ್ಯಗ್  
ಅಧಿತಿಷ್ಠನ್ತಿ ವಿಶೇಷತ ಈಶ್ವರವಾಕ್ಯೇನೋಪದೇಶೇನ ಚ ಯೇ ಯತ್ನಂ  
ವಿದಧತೇ ತೇ ದ್ವಿಗುಣಸ್ಯಾದರಸ್ಯ ಯೋಗ್ಯಾ ಮಾನ್ಯನ್ತಾಂ | 18  
ಯಸ್ಮಾತ್ ಶಾಸ್ತ್ರೇ ಲಿಖಿತಮಿದಮಾಸ್ತೇ, ತ್ವಂ ಶಸ್ಯಮರ್ಧ್ವಕವೃಷಸ್ಯಾಸ್ಯಂ  
ಮಾ ಬಧಾನೇತಿ, ಅಪರಮಪಿ ಕಾರ್ಯಕೃದ್ ವೇತನಸ್ಯ ಯೋಗ್ಯೋ  
ಭವತೀತಿ | 19 ದ್ವೌ ತ್ರೀನ್ ವಾ ಸಾಕ್ಷಿಣೋ ವಿನಾ ಕಸ್ಯಾಚಿತ್ ಪ್ರಾಚೀನಸ್ಯ  
ವಿರುದ್ಧಮ್ ಅಭಿಯೋಗಸ್ತ್ವಯಾ ನ ಗೃಹ್ಯತಾಂ | 20 ಅಪರಂ  
ಯೇ ಪಾಪಮಾಚರನ್ತಿ ತಾನ್ ಸರ್ವೇಷಾಂ ಸಮಕ್ಷಂ ಭರ್ತ್ಸಯಸ್ವ  
ತೇನಾಪರೇಷಾಮಪಿ ಭೀತಿ ಜನಿಷ್ಯತೇ | 21 ಅಹಮ್ ಈಶ್ವರಸ್ಯ ಪ್ರಭೋ  
ಯೀಶುಖ್ರೀಷ್ಟಸ್ಯ ಮನೋನೀತದಿವ್ಯದೂತಾನಾನ್ ಗೋಚರೇ ತ್ವಾಮ್  
ಇದಮ್ ಆಜ್ಞಾಪಯಾಮಿ ತ್ವಂ ಕಸ್ಯಾಪ್ಯನುರೋಧೇನ ಕಿಮಪಿ ನ ಕುರ್ವನ  
ವಿನಾಪಕ್ಷಪಾತಮ್ ಏತಾನ ವಿಧೀನ್ ಪಾಲಯ | 22 ಕಸ್ಯಾಪಿ ಮೂರ್ಧ್ನಿ  
ಹಸ್ತಾಪರ್ಣಂ ತ್ವರಯಾ ಮಾಕಾಷೀಃ | ಪರಪಾಪಾನಾಂ ಇತ್ಯಂತೀ ಮಾ  
ಭವ | ಸ್ವಂ ಶುಚಿಂ ರಕ್ಷ | 23 ಅಪರಂ ತವೋದರಪೀಡಾಯಾಃ ಪುನಃ  
ಪುನ ದುರ್ಬ್ಬಲತಾಯಾಶ್ಚ ನಿಮಿತ್ತಂ ಕೇವಲಂ ತೋಯಂ ನ ಪಿವನ್  
ಕಿಂಚಿನ್ ಮದ್ಯಂ ಪಿವ | 24 ಕೇಷಾಂಚೈತ್ ಮಾನವಾನಾಂ ಪಾಪಾನಿ  
ವಿಚಾರಾತ್ ಪೂರ್ವ್ವಂ ಕೇಷಾಂಚೈತ್ ಪಶ್ಚಾತ್ ಪ್ರಕಾಶನ್ತೇ | 25 ತಥೈವ  
ಸತ್ಕರ್ಮಾಣ್ಯಪಿ ಪ್ರಕಾಶನ್ತೇ ತದನ್ಯಥಾ ಸತಿ ಪ್ರಚ್ಛನ್ನಾನಿ ಸ್ಥಾತುಂ ನ  
ಶಕ್ನುವನ್ತಿ |

**6** ಯಾವನ್ನೋ ಲೋಕಾ ಯುಗಧಾರಿಣೋ ದಾಸಾಃ ಸನ್ತಿ ತೇ  
ಸ್ವಸ್ತಸ್ವಾಮಿನಂ ಪೂರ್ಣಸಮಾದರಯೋಗ್ಯಂ ಮನ್ಯನ್ತಾಂ ನೋ ಚೇದ್  
ಈಶ್ವರಸ್ಯ ನಾಮ್ನ ಉಪದೇಶಸ್ಯ ಚ ನಿನ್ನಾ ಸಮ್ಯವಿಷ್ಯತಿ | 2 ಯೇಷಾಂಚ್ಛ  
ಸ್ವಾಮಿನೋ ವಿಶ್ವಾಸಿನಃ ಭವನ್ತಿ ತೈಸ್ತೇ ಭ್ರಾತೃತ್ವಾತ್ ನಾವಜ್ಞೇಯಾಃ ಕಿನ್ತು  
ತೇ ಕರ್ಮಫಲಭೋಗಿನೋ ವಿಶ್ವಾಸಿನಃ ಪ್ರಿಯಾಶ್ಚ ಭವನ್ತಿ ಹೇತೋಃ  
ಸೇವನೀಯಾ ಏವ, ತ್ವಮ್ ಏತಾನಿ ಶಿಕ್ಷಯ ಸಮುಪದಿಶ ಚ | 3  
ಯಃ ಕಶ್ಚಿದ್ ಇತರಶಿಕ್ಷಾಂ ಕರೋತಿ, ಅಸ್ಮಾಕಂ ಪ್ರಭೋ  
ಯೀಶುಖ್ರೀಷ್ಟಸ್ಯ ಹಿತವಾಕ್ಯಾನೀಶ್ವರಭಕ್ತೇ ಯೋಗ್ಯಾಂ ಶಿಕ್ಷಾಂ ನ  
ಸ್ವೀಕರೋತಿ | 4 ಸ ದರ್ಪಧಾತಃ ಸರ್ವಧಾ ಜ್ಞಾನಹೀನಶ್ಚ ವಿವಾದೈ

ವಾಗ್ಗುಡ್ಯೈಶ್ಚ ರೋಗಯುಕ್ತಶ್ಚ ಭವತಿ | 5 ತಾದೃಶಾದ್ ಭಾವಾದ್  
 ಈರ್ಷ್ಯಾವಿರೋಧಾಪವಾದದುಷ್ಟಾಸೂಯಾ ಭ್ರಷ್ಟಮನಸಾಂ  
 ಸತ್ಯಜ್ಞಾನಹೀನಾನಾಮ್ ಈಶ್ವರಭಕ್ತಿಂ ಲಾಭೋಪಾಯಮ್ ಇವ  
 ಮನ್ಯಮಾನಾನಾಂ ಲೋಕಾನಾಂ ವಿವಾದಾಶ್ಚ ಜಾಯಂತೇ  
 ತಾದೃಶೇಭ್ಯೋ ಲೋಕೇಭ್ಯಸ್ತ್ವಂ ಪೃಥಕ್ ತಿಷ್ಠ | 6 ಸಂಯತೇಚ್ಛಯಾ  
 ಯುಕ್ತಾ ಯೇಶ್ವರಭಕ್ತಿಃ ಸಾ ಮಹಾಲಾಭೋಪಾಯೋ ಭವತೀತಿ  
 ಸತ್ಯಂ | 7 ಏತಜ್ಜಗತ್ಪವೇಶನಕಾಲೇಽಸ್ಮಾಭಿಃ ಕಿಮಪಿ ನಾನಾಯಿ  
 ತತ್ತಯಜನಕಾಲೇಽಪಿ ಕಿಮಪಿ ನೇತುಂ ನ ಶಕ್ಯತ ಇತಿ ನಿಶ್ಚಿತಂ | 8  
 ಅತಏವ ಖಾದ್ಯಾನ್ಯಾಚ್ಛಾದನಾನಿ ಚ ಪ್ರಾಪ್ಯಾಸ್ಮಾಭಿಃ ಸನ್ನುಷ್ಟೈ  
 ಭವಿತವ್ಯಂ | 9 ಯೇ ತು ಧನಿನೋ ಭವಿತುಂ ಚೇಷ್ಟಂತೇ ತೇ  
 ಪರೀಕ್ಷಾಯಾಮ್ ಉನ್ಮಾಥೇ ಪತಂತಿ ಯೇ ಚಾಭಿಲಾಷಾ ಮಾನವಾನ್  
 ವಿನಾಶೇ ನರಕೇ ಚ ಮಜ್ಜಯಂತಿ ತಾದೃಶೇಷ್ಟಜ್ಞಾನಾಹಿತಾಭಿಲಾಷೇಷ್ಟಪಿ  
 ಪತಂತಿ | 10 ಯತೋಽರ್ಥಸ್ತೃಹಾ ಸರ್ವೇಷಾಂ ದುರಿತಾನಾಂ ಮೂಲಂ  
 ಭವತಿ ತಾಮವಲಮ್ಬ್ಯ ಕೇಚಿದ್ ವಿಶ್ವಾಸಾದ್ ಅಭ್ರಂಶಂತ ನಾನಾಕ್ಲೇಶೈಶ್ಚ  
 ಸ್ವಾನ್ ಅವಿದ್ಯನ್ | 11 ಹೇ ಈಶ್ವರಸ್ಯ ಲೋಕ ತ್ವಮ್ ಏತೇಭ್ಯಃ ಪಲಾಯ್ತು  
 ಧರ್ಮ್ಯ ಈಶ್ವರಭಕ್ತಿ ವಿಶ್ವಾಸಃ ಪ್ರೇಮ ಸಹಿಷ್ಣುತಾ ಕ್ಷಾನ್ತಿಶ್ಚೈತಾನ್ಯಾಚರ |  
 12 ವಿಶ್ವಾಸರೂಪಮ್ ಉತ್ತಮಯುದ್ಧಂ ಕುರು, ಅನನ್ತಜೀವನಮ್  
 ಆಲಮ್ಬಸ್ವ ಯತಸ್ತದರ್ಥಂ ತ್ವಮ್ ಆಹೂತೋಽಭವಃ, ಬಹುಸಾಕ್ಷಿಣಾಂ  
 ಸಮಕ್ಷಇಶ್ಣೋತ್ತಮಾಂ ಪ್ರತಿಜ್ಞಾಂ ಸ್ವೀಕೃತವಾನ್ | (aiṅios g166) 13  
 ಅಪರಂ ಸರ್ವೇಷಾಂ ಜೀವಯಿತುರೀಶ್ವರಸ್ಯ ಸಾಕ್ಷಾದ್ ಯಶ್ಚ ಖ್ರೀಷ್ಟೋ  
 ಯೀಶುಃ ಪನ್ನೀಯಪೀಲಾತಸ್ಯ ಸಮಕ್ಷಮ್ ಉತ್ತಮಾಂ ಪ್ರತಿಜ್ಞಾಂ  
 ಸ್ವೀಕೃತವಾನ್ ತಸ್ಯ ಸಾಕ್ಷಾದ್ ಅಹಂ ತ್ವಾಮ್ ಇದಮ್ ಆಜ್ಞಾಪಯಾಮಿ |  
 14 ಈಶ್ವರೇಣ ಸ್ವಸಮಯೇ ಪ್ರಕಾಶಿತವ್ಯಮ್ ಅಸ್ಮಾಕಂ ಪ್ರಭೋ  
 ಯೀಶುಖ್ರೀಷ್ಟಸ್ಯಾಗಮನಂ ಯಾವತ್ ತ್ವಯಾ ನಿಷ್ಕಲಜ್ಜತ್ತೇನ  
 ನಿರ್ದೋಷತ್ತೇನ ಚ ವಿಧೀ ರಕ್ಯತಾಂ | 15 ಸ ಈಶ್ವರಃ ಸಚ್ಚಿದಾನಂದಃ,  
 ಅದ್ವಿತೀಯಸಮ್ರಾಟ್, ರಾಜ್ಞಾಂ ರಾಜಾ, ಪ್ರಭೂನಾಂ ಪ್ರಭುಃ, 16  
 ಅಮರತಾಯಾ ಅದ್ವಿತೀಯ ಆಕರಃ, ಅಗಮ್ಯತೇಜೋನಿವಾಸೀ,  
 ಮರ್ತ್ಯಾನಾಂ ಕೇನಾಪಿ ನ ದೃಷ್ಟಃ ಕೇನಾಪಿ ನ ದೃಶ್ಯಶ್ಚ | ತಸ್ಯ  
 ಗೌರವಪರಾಕ್ರಮೌ ಸದಾತನೌ ಭೂಯಾಸ್ತಾಂ | ಆಮೇನ್ | (aiṅios



g166) 17 ಇಹಲೋಕೇ ಯೇ ಧನಿನಸ್ತೇ ಚಿತ್ತಸಮುನ್ನತಿಂ ಚಪಲೇ ಧನೇ  
 ವಿಶ್ವಾಸಞ್ಚ ನ ಕುರ್ವತಾಂ ಕಿನ್ನು ಭೋಗಾರ್ಥಮ್ ಅಸ್ಮಭ್ಯಂ  
 ಪ್ರಚುರತ್ವೇನ ಸರ್ವದಾತಾ (aiṛṇ g165) 18 ಯೋಽಮರ ಈಶ್ವರಸ್ತಸ್ಮಿನ್  
 ವಿಶ್ವಸನ್ನು ಸದಾಚಾರಂ ಕುರ್ವನ್ನು ಸತ್ಕರ್ಮಧನೇನ ಧನಿನೋ ಸುಕಲಾ  
 ದಾತಾರಶ್ಚ ಭವನ್ನು, 19 ಯಥಾ ಚ ಸತ್ಯಂ ಜೀವನಂ ಪಾಪ್ನಯುಸ್ತಥಾ  
 ಪಾರತ್ರಿಕಾಮ್ ಉತ್ತಮಸಮ್ಪದಂ ಸಂಭಿನ್ನಸ್ತೇತಿ ತ್ವಯಾದಿಶ್ಯಂತಾಂ | 20  
 ಹೇ ತೀಮಥಿಯ, ತ್ವಮ್ ಉಪನಿಧಿಂ ಗೋಪಯ ಕಾಲ್ಪನಿಕವಿದ್ಯಾಯಾ  
 ಅಪವಿತ್ರಂ ಪ್ರಲಾಪಂ ವಿರೋಧೋಕ್ತಿಞ್ಚ ತ್ಯಜ ಚ, 21 ಯತಃ ಕತಿಪಯಾ  
 ಲೋಕಾಸ್ತಾಂ ವಿದ್ಯಾಮವಲಮ್ಬ್ಯ ವಿಶ್ವಾಸಾದ್ ಭ್ರಷ್ಟಾ ಅಭವನ |  
 ಪ್ರಸಾದಸ್ತವ ಸಹಾಯೋ ಭೂಯಾತ್ | ಆಮೇನ್ |

## ೨ ತೀಮಧಿಯಃ

1 ಖ್ರೀಷ್ಟೇನ ಯೀಶುನಾ ಯಾ ಜೀವನಸ್ಯ ಪ್ರತಿಜ್ಞಾ ತಾಮಧೀಶ್ವರಸ್ಯೇಚ್ಛಯಾ ಯೀಶೋಃ ಖ್ರೀಷ್ಟಸ್ಯೈಕಃ ಪ್ರೇರಿತಃ ಪೌಲೋಽಹಂ ಸ್ವಕೀಯಂ ಪ್ರಿಯಂ ಧರ್ಮಪುತ್ರಂ ತೀಮಧಿಯಂ ಪ್ರತಿ ಪತ್ರಂ ಲಿಖಾಮಿ | 2 ತಾತ ಈಶ್ವರೋಽಸ್ಮಾಕಂ ಪ್ರಭು ಯೀಶುಖ್ರೀಷ್ಟಶ್ಚ ತ್ವಯಿ ಪ್ರಸಾದಂ ದಯಾಂ ಶಾನ್ತಿಂ ಕ್ರಿಯಾಸ್ತಾಂ | 3 ಅಹಮ್ ಆ ಪೂರ್ವಪುರುಷಾತ್ ಯಮ್ ಈಶ್ವರಂ ಪವಿತ್ರಮನಸಾ ಸೇವೇ ತಂ ಧನ್ಯಂ ವದನಂ ಕಥಯಾಮಿ, ಅಹಮ್ ಅಹೋರಾತ್ರಂ ಪ್ರಾರ್ಥನಾಸಮಯೇ ತ್ವಾಂ ನಿರನ್ತರಂ ಸ್ಮರಾಮಿ | 4 ಯಶ್ಚ ವಿಶ್ವಾಸಃ ಪ್ರಥಮೇ ಲೋಯೀನಾಮಿಕಾಯಾಂ ತವ ಮಾತಾಮಹ್ಯಾಮ್ ಉನೀಕೀನಾಮಿಕಾಯಾಂ ಮಾತರಿ ಚಾತಿಷ್ಠತ್ ತವಾನ್ತರೇಽಪಿ ತಿಷ್ಠತೀತಿ ಮನ್ಯೇ 5 ತವ ತಂ ನಿಷ್ಕಪಟಂ ವಿಶ್ವಾಸಂ ಮನಸಿ ಕುರ್ವನ್ ತವಾಶ್ರುಪಾತಂ ಸ್ಮರನ್ ಯಥಾನಂದೇನ ಪ್ರಫಲ್ಲೋ ಭವೇಯಂ ತದರ್ಥಂ ತವ ದರ್ಶನಮ್ ಆಕಾಂಕ್ಷೇ | 6 ಅತೋ ಹೇತೋ ರ್ಮಮ ಹಸ್ತಾರ್ಪಣೇನ ಲಬ್ಧೋ ಯ ಈಶ್ವರಸ್ಯ ವರಸ್ತ್ವಯಿ ವಿದ್ಯತೇ ತಮ್ ಉಜ್ಜ್ವಲಯಿತುಂ ತ್ವಾಂ ಸ್ಮಾರಯಾಮಿ | 7 ಯತ ಈಶ್ವರೋಽಸ್ಮಭ್ಯಂ ಭಯಜನಕಮ್ ಆತ್ಮಾನಮ್ ಅದತ್ತ್ವಾ ಶಕ್ತಿಪ್ರೇಮಸತರ್ಕತಾನಾಮ್ ಆಕರಮ್ ಆತ್ಮಾನಂ ದತ್ತವಾನ್ | 8 ಅತಃವಾಸ್ಮಾಕಂ ಪ್ರಭುಮಧಿ ತಸ್ಯ ವಂದಿಸಾಂ ಮಾಮಧಿ ಚ ಪ್ರಮಾಣಂ ದಾತುಂ ನ ತ್ರಪಸ್ವ ಕಿನ್ತ್ವೀಶ್ವರೀಯಶಕ್ತ್ಯಾ ಸುಸಂವಾದಸ್ಯ ಕೃತೇ ದುಃಖಸ್ಯ ಸಹಭಾಗೀ ಭವ | 9 ಸೋಽಸ್ಮಾನ್ ಪರಿತ್ರಾಣಪಾತ್ರಾಣಿ ಕೃತವಾನ್ ಪವಿತ್ರೇಣಾಹ್ವಾನೇನಾಹೂತವಾಂಶ್ಚ; ಅಸ್ಮತ್ಕರ್ಮಹೇತುನೇತಿ ನಹಿ ಸ್ವೀಯನಿರೂಪಾಣಸ್ಯ ಪ್ರಸಾದಸ್ಯ ಚ ಕೃತೇ ತತ್ ಕೃತವಾನ್ | ಸ ಪ್ರಸಾದಃ ಸೃಷ್ಟೇಃ ಪೂರ್ವಕಾಲೇ ಖ್ರೀಷ್ಟೇನ ಯೀಶುನಾಸ್ಮಭ್ಯಮ್ ಅದಾಯಿ, (aiōnios g166) 10 ಕಿನ್ತ್ವಧುನಾಸ್ಮಾಕಂ ಪರಿತ್ರಾತು ಯೀಶೋಃ ಖ್ರೀಷ್ಟಸ್ಯಾಗಮನೇನ ಪ್ರಾಕಾಶತ | ಖ್ರೀಷ್ಟೋ ಮೃತ್ಯುಂ ಪರಾಜಿತವಾನ್ ಸುಸಂವಾದೇನ ಚ ಜೀವನಮ್ ಅಮರತಾಂ ಪ್ರಕಾಶಿತವಾನ್ | 11 ತಸ್ಯ ಘೋಷಯಿತಾ ದೂತಶ್ಚಾನ್ಯಜಾತೀಯಾನಾಂ ಶಿಕ್ಷಕಶ್ಚಾಹಂ ನಿಯುಕ್ತೋಽಸ್ಮಿ | 12 ತಸ್ಮಾತ್ ಕಾರಣಾತ್ ಮಮಾಯಂ

ಕ್ಲೇಶೋ ಭವತಿ ತೇನ ಮಮ ಲಜ್ಜಾ ನ ಜಾಯತೇ ಯತೋಽಹಂ  
 ಯಸ್ಮಿನ್ ವಿಶ್ವಸಿತವಾನ್ ತಮವಗತೋಽಸ್ಮಿ ಮಹಾದಿನಂ ಯಾವತ್  
 ಮಮೋಪನಿಧೇ ಗೋಪನಸ್ಯ ಶಕ್ತಿಸ್ತಸ್ಯ ವಿದ್ಯತ ಇತಿ ನಿಶ್ಚಿತಂ  
 ಜಾನಾಮಿ | 13 ಹಿತದಾಯಕಾನಾಂ ವಾಕ್ಯಾನಾಮ್ ಆದರ್ಶರೂಪೇಣ  
 ಮತ್ತಃ ಶ್ರುತಾಃ ಖ್ರೀಷ್ಟೇ ಯೀಶೌ ವಿಶ್ವಾಸಪ್ರೇಮ್ನೋಃ ಕಥಾ ಧಾರಯ |  
 14 ಅಪರಮ್ ಅಸ್ಮದನ್ತರ್ವಾಸಿನಾ ಪವಿತ್ರೇಣಾತ್ಮನಾ ತಾಮುತ್ತಮಾಮ್  
 ಉಪನಿಧಿಂ ಗೋಪಯ | 15 ಆಶಿಯಾದೇಶೀಯಾಃ ಸರ್ವೇ ಮಾಂ  
 ತ್ಯಕ್ತವನ್ತ ಇತಿ ತ್ವಂ ಜಾನಾಸಿ ತೇಷಾಂ ಮಧ್ಯೇ ಫೂಗಿಲ್ಲೋ ಹರ್ಮ್ಯಗಿನಿಶ್ಚ  
 ವಿದ್ಯೇತೇ | 16 ಪ್ರಭುರನೀಷಿಫರಸ್ಯ ಪರಿವಾರಾನ್ ಪ್ರತಿ ಕೃಪಾಂ  
 ವಿದಧಾತು ಯತಃ ಸ ಪುನಃ ಪುನ ಮಾರ್ಮ್ ಆಪ್ಯಾಯಿತವಾನ್ 17  
 ಮಮ ಶೃಜ್ಜಲೇನ ನ ತ್ರಪಿತ್ವಾ ರೋಮಾನಗರೇ ಉಪಸ್ಥಿತಿಸಮಯೇ  
 ಯತ್ನೇನ ಮಾಂ ಮೃಗಯಿತ್ವಾ ಮಮೋದ್ದೇಶಂ ಪ್ರಾಪ್ತವಾನ್ | 18  
 ಅತೋ ವಿಚಾರದಿನೇ ಸ ಯಥಾ ಪ್ರಭೋಃ ಕೃಪಾಭಾಜನಂ ಭವೇತ್  
 ತಾದೃಶಂ ವರಂ ಪ್ರಭುಸ್ತಸ್ಮೈ ದೇಯಾತ್ | ಇಫಿಷನಗರೇಽಪಿ ಸ ಕತಿ  
 ಪ್ರಕಾರೈ ಮಾರ್ಮ್ ಉಪಕೃತವಾನ್ ತತ್ ತ್ವಂ ಸಮ್ಯಗ್ ವೇತ್ಸಿ |

**2** ಹೇ ಮಮ ಪುತ್ರ, ಖ್ರೀಷ್ಟಯೀಶುತೋ ಯೋಽನುಗ್ರಹಸ್ತಸ್ಯ  
 ಬಲೇನ ತ್ವಂ ಬಲವಾನ್ ಭವ | 2 ಅಪರಂ ಬಹುಭಿಃ ಸಾಕ್ಷಿಭಿಃ  
 ಪ್ರಮಾಣೀಕೃತಾಂ ಯಾಂ ಶಿಕ್ಷಾಂ ಶ್ರುತವಾನಸಿ ತಾಂ ವಿಶ್ವಾಸ್ಯೇಷು  
 ಪರಸ್ಮೈ ಶಿಕ್ಷಾದಾನೇ ನಿಪುಣೇಷು ಚ ಲೋಕೇಷು ಸಮರ್ಪಯ |  
 3 ತ್ವಂ ಯೀಶುಖ್ರೀಷ್ಟಸ್ಯೋತ್ತಮೋ ಯೋದ್ಧೇವ ಕ್ಲೇಶಂ ಸಹಸ್ವ | 4  
 ಯೋ ಯುದ್ಧಂ ಕರೋತಿ ಸ ಸಾಂಸಾರಿಕೇ ವ್ಯಾಪಾರೇ ಮಗ್ನೋ  
 ನ ಭವತಿ ಕಿನ್ತು ಸ್ವನಿಯೋಜಯಿತ್ರೇ ರೋಚಿತುಂ ಚೇಷ್ಟತೇ | 5  
 ಅಪರಂ ಯೋ ಮಲ್ಲೈ ಯುರ್ದ್ಯತಿ ಸ ಯದಿ ನಿಯಮಾನುಸಾರೇಣ  
 ನ ಯುದ್ಧ್ಯತಿ ತರ್ಹಿ ಕಿರೀಟಂ ನ ಲಪ್ಸ್ಯತೇ | 6 ಅಪರಂ ಯಃ  
 ಕೃಷೀವಲಃ ಕರ್ಮ್ಯ ಕರೋತಿ ತೇನ ಪ್ರಥಮೇನ ಫಲಭಾಗಿನಾ  
 ಭವಿತವ್ಯಂ | 7 ಮಯಾ ಯದುಚ್ಯತೇ ತತ್ ತ್ವಯಾ ಬುದ್ಧತಾಂ ಯತಃ  
 ಪ್ರಭುಸ್ತುಭ್ಯಂ ಸರ್ವತ್ರ ಬುದ್ಧಿಂ ದಾಸ್ಯತಿ | 8 ಮಮ ಸುಸಂವಾದಸ್ಯ  
 ವಚನಾನುಸಾರಾದ್ ದಾಯೂದ್ವಂಶೀಯಂ ಮೃತಗಣಮಧ್ಯಾದ್  
 ಉತ್ಥಾಪಿತಞ್ಚ ಯೀಶುಂ ಖ್ರೀಷ್ಟಂ ಸ್ಮರ | 9 ತತ್ಸುಸಂವಾದಕಾರಣಾದ್

ಅಹಂ ದುಷ್ಕರ್ಮವ ಬನ್ನದಶಾಪರ್ಯಂತಂ ಕ್ಲೇಶಂ ಭುಇಷ್ಟೇ  
 ಕಿನ್ನಿಶ್ವರಸ್ಯ ವಾಕ್ಯಮ್ ಅಬದ್ಧಂ ತಿಷ್ಠತಿ | 10 ಖ್ರೀಷ್ಣೇನ ಯೀಶುನಾ  
 ಯದ್ ಅನನ್ತಗೌರವಸಹಿತಂ ಪರಿತ್ರಾಣಂ ಜಾಯತೇ ತದಭಿರುಚಿತ್ಯೈ  
 ಲೋಕೈರಪಿ ಯತ್ ಲಭ್ಯೇತ ತದರ್ಥಮಹಂ ತೇಷಾಂ ನಿಮಿತ್ತಂ  
 ಸರ್ವಾಣ್ಯೇತಾನಿ ಸಹೇ | (aiōnios g166) 11 ಅಪರಮ್ ಏಷಾ ಭಾರತೀ  
 ಸತ್ಯಾ ಯದಿ ವಯಂ ತೇನ ಸಾರ್ಧಂ ಮ್ರಿಯಾಮಹೇ ತರ್ಹಿ ತೇನ  
 ಸಾರ್ಧಂ ಜೀವಿಷ್ಯಾಮಃ, ಯದಿ ಚ ಕ್ಲೇಶಂ ಸಹಾಮಹೇ ತರ್ಹಿ  
 ತೇನ ಸಾರ್ಧಂ ರಾಜತ್ವಮಪಿ ಕರಿಷ್ಯಾಮಹೇ | 12 ಯದಿ ವಯಂ  
 ತಮ್ ಅನಭೇಕುರ್ಮಸ್ತರ್ಹಿ ಸೋ ಽಸ್ಮಾನಪ್ಯನಭೇಕರಿಷ್ಯತಿ | 13  
 ಯದಿ ವಯಂ ನ ವಿಶ್ವಾಸಾಮಸ್ತರ್ಹಿ ಸ ವಿಶ್ವಾಸ್ಯಸ್ತಿಷ್ಯತಿ ಯತಃ ಸ್ವಮ್  
 ಅಪಹ್ನೋತುಂ ನ ಶಕ್ನೋತಿ | 14 ತ್ವಮೇತಾನಿ ಸ್ಮಾರಯನ್ ತೇ ಯಥಾ  
 ನಿಷ್ಫಲಂ ಶ್ರೋತೃಣಾಂ ಭ್ರಂಶಜನಕಂ ವಾಗ್ಯುಧ್ಧಂ ನ ಕುರ್ಯಸ್ತಥಾ  
 ಪ್ರಭೋಃ ಸಮಕ್ಷಂ ದೃಢಂ ವಿನೀಯಾದಿಶ | 15 ಅಪರಂ ತ್ವಮ್  
 ಈಶ್ವರಸ್ಯ ಸಾಕ್ಷಾತ್ ಸ್ವಂ ಪರೀಕ್ಷಿತಮ್ ಅನಿನ್ದನೀಯಕರ್ಮಕಾರಿಣಿಷ್ಠ  
 ಸತ್ಯಮತಸ್ಯ ವಾಕ್ಯಾನಾಂ ಸದ್ವಿಭಜನೇ ನಿಪುಣಿಷ್ಠ ದರ್ಶಯಿತುಂ ಯತಸ್ಸ |  
 16 ಕಿನ್ತ್ವಪವಿತ್ರಾ ಅನರ್ಥಕಕಥಾ ದೂರೀಕುರು ಯತಸ್ತದಾಲಮ್ಬಿನ  
 ಉತ್ತರೋತ್ತರಮ್ ಅಧರ್ಮೇ ವರ್ಧಿಷ್ಯಂತೇ, 17 ತೇಷಾಂ ವಾಕ್ಯಂ  
 ಗಲಿತಕ್ಷತವತ್ ಕ್ಷಯವರ್ಧಕೋ ಭವಿಷ್ಯತಿ ತೇಷಾಂ ಮಧ್ಯೇ  
 ಹುಮಿನಾಯಃ ಫಿಲೀತಶ್ಚೇತಿನಾಮಾನೌ ದ್ವೌ ಜನೌ ಸತ್ಯಮತಾದ್ ಭ್ರಷ್ಟಾ  
 ಜಾತೌ, 18 ಮೃತಾನಾಂ ಪುನರುತ್ಥಿತಿ ವ್ಯತೀತೇತಿ ವದನ್ತೌ ಕೇಷಾಂಚ್ಛಿದ್  
 ವಿಶ್ವಾಸಮ್ ಉತ್ಪಾಟಿಯತಶ್ಚ | 19 ತಥಾಪೀಶ್ವರಸ್ಯ ಭಿತ್ತಿಮೂಲಮ್  
 ಅಚಲಂ ತಿಷ್ಠತಿ ತಸ್ಮಿಂಶ್ಚೇಯಂ ಲಿಪಿ ಮುರ್ದ್ರಾಜ್ಞಿತಾ ವಿದ್ಯತೇ |  
 ಯಥಾ, ಜಾನಾತಿ ಪರಮೇಶಸ್ತು ಸ್ವಕೀಯಾನ್ ಸರ್ವಮಾನವಾನ್ |  
 ಅಪಗಚ್ಛೇದ್ ಅಧರ್ಮಾಚ್ಚ ಯಃ ಕಶ್ಚಿತ್ ಖ್ರೀಷ್ಣನಾಮಕೃತ್ | | 20  
 ಕಿನ್ತು ಬೃಹನ್ನಿಕೇತನೇ ಕೇವಲ ಸುವರ್ಣಮಯಾನಿ ರೌಪ್ಯಮಯಾಣಿ  
 ಚ ಭಾಜನಾನಿ ವಿದ್ಯಂತ ಇತಿ ತರ್ಹಿ ಕಾಷ್ಠಮಯಾನಿ ಮೃಣ್ಮಯಾನ್ಯಪಿ  
 ವಿದ್ಯಂತೇ ತೇಷಾಂ ಕಿಯನ್ತಿ ಸಮಾನಾಯ ಕಿಯನ್ತಪಮಾನಾಯ  
 ಚ ಭವನ್ತಿ | 21 ಅತೋ ಯದಿ ಕಶ್ಚಿದ್ ಏತಾದೃಶೇಭ್ಯಃ ಸ್ವಂ  
 ಪರಿಷ್ಕರೋತಿ ತರ್ಹಿ ಸ ಪಾವಿತಂ ಪ್ರಭೋಃ ಕಾರ್ಯಯೋಗ್ಯಂ

ಸರ್ವಸತ್ಯಾರ್ಯೋಪಯುಕ್ತಂ ಸಮಾನಾರ್ಥಕೃತ್ಯ ಭಾಜನಂ  
 ಭವಿಷ್ಯತಿ | 22 ಯಾವನಾವಸ್ಥಾಯಾ ಅಭಿಲಾಷಾಸ್ವಯಾ ಪರಿತ್ಯಜ್ಯಂತಾಂ  
 ಧರ್ಮೋ ವಿಶ್ವಾಸಃ ಪ್ರೇಮ ಯೇ ಚ ಶುಚಿಮನೋಭಿಃ ಪ್ರಭುಮ್  
 ಉದಿಶ್ಯ ಪ್ರಾರ್ಥನಾಂ ಕುರ್ವತೇ ತ್ರೈಃ ಸಾರ್ಧಮ್ ಐಕ್ಯಭಾವಶ್ಚೈತೇಷು  
 ತ್ವಯಾ ಯತೋ ವಿಧೀಯತಾಂ | 23 ಅಪರಂ ತ್ವಮ್ ಅನರ್ಥಕಾನ್  
 ಅಜ್ಞಾನಾಂಶ್ಚ ಪ್ರಶ್ನಾನ್ ವಾಗ್ಯುದೋತ್ಪಾದಕಾನ್ ಜ್ಞಾತ್ವಾ ದೂರೀಕುರು |  
 24 ಯತಃ ಪ್ರಭೋ ದಾರ್ಶನೇನ ಯುದ್ಧಮ್ ಅಕರ್ತವ್ಯಂ ಕಿನ್ನು ಸರ್ವಾನ್  
 ಪ್ರತಿ ಶಾನ್ತೇನ ಶಿಕ್ಷಾದಾನೇಚ್ಛುಕೇನ ಸಹಿಷ್ಣುನಾ ಚ ಭವಿತವ್ಯಂ, ವಿಪಕ್ಷಾಶ್ಚ  
 ತೇನ ನಮ್ರತೇನ ಚೇತಿತವ್ಯಾಃ | 25 ತಥಾ ಕೃತೇ ಯದೀಶ್ವರಃ ಸತ್ಯಮತಸ್ಯ  
 ಜ್ಞಾನಾರ್ಥಂ ತೇಭ್ಯೋ ಮನಃಪರಿವರ್ತನರೂಪಂ ವರಂ ದದ್ಯಾತ್, 26  
 ತರ್ಹಿ ತೇ ಯೇನ ಶಯತಾನೇನ ನಿಜಾಭಿಲಾಷಸಾಧನಾಯ ಧೃತಾಸ್ತಸ್ಯ  
 ಜಾಲಾತ್ ಚೇತನಾಂ ಪ್ರಾಪ್ಯೋದ್ಧಾರಂ ಲಬ್ಧುಂ ಶಕ್ಯನ್ತಿ |

**3** ಚರಮದಿನೇಷು ಕ್ಲೇಶಜನಕಾಃ ಸಮಯಾ ಉಪಸ್ಥಾಸ್ಯಂತೀತಿ  
 ಜಾನೀಹಿ | 2 ಯತಸ್ತಾತ್ಕಾಲಿಕಾ ಲೋಕಾ ಆತ್ಮಪ್ರೇಮಿಣೋ  
 ಽರ್ಥಪ್ರೇಮಿಣ ಆತ್ಮಶ್ಲಾಘಿನೋ ಽಭಿಮಾನಿನೋ ನಿನ್ನಕಾಃ  
 ಪಿತ್ರೋರನಾಜ್ಞಾಗ್ರಾಹಿಣಃ ಕೃತಘ್ನಾ ಅಪವಿತ್ರಾಃ 3 ಪ್ರೀತಿವರ್ಜಿತಾ  
 ಅಸನ್ಧೇಯಾ ಮೃಷಾಪವಾದಿನೋ ಽಜಿತೇಂದ್ರಿಯಾಃ ಪ್ರಚಣ್ಡಾ  
 ಭದ್ರದ್ವೇಷಿಣೋ 4 ವಿಶ್ವಾಸಘಾತಕಾ ದುಃಸಾಹಸಿನೋ ದರ್ಪಧಾತಾ  
 ಈಶ್ವರಾಪ್ರೇಮಿಣಃ ಕಿನ್ನು ಸುಖಪ್ರೇಮಿಣೋ 5 ಭಕ್ತವೇಶಾಃ  
 ಕಿನ್ತ್ವಸ್ವೀಕೃತಭಕ್ತಿಗುಣಾ ಭವಿಷ್ಯನ್ತಿ; ಏತಾದೃಶಾನಾಂ ಲೋಕಾನಾಂ  
 ಸಂಮರ್ಗಂ ಪರಿತ್ಯಜ | 6 ಯತೋ ಯೇ ಜನಾಃ ಪ್ರಚ್ಛನ್ನಂ ಗೇಹಾನ್  
 ಪ್ರವಿಶನ್ತಿ ಪಾಪೈ ಭಾರಗ್ರಸ್ತಾ ನಾನಾವಿಧಾಭಿಲಾಷೈಶ್ಚಾಲಿತಾ ಯಾಃ  
 ಕಾಮಿನೋ 7 ನಿತ್ಯಂ ಶಿಕ್ಷಂತೇ ಕಿನ್ನು ಸತ್ಯಮತಸ್ಯ ತತ್ತ್ವಜ್ಞಾನಂ ಪ್ರಾಪ್ತುಂ  
 ಕದಾಚಿತ್ ನ ಶಕ್ನುವನ್ತಿ ತಾ ದಾಸೀವದ್ ವಶೀಕುರ್ವತೇ ಚ ತೇ  
 ತಾದೃಶಾ ಲೋಕಾಃ | 8 ಯಾನ್ನಿ ಯಾಃಪ್ರಿಶ್ಚ ಯಥಾ ಮೂಸಮಂ ಪ್ರತಿ  
 ವಿಪಕ್ಷತ್ವಮ್ ಅಕುರುತಾಂ ತಥೈವ ಭ್ರಷ್ಟಮನಸೋ ವಿಶ್ವಾಸವಿಷಯೀ  
 ಽಗ್ರಾಹ್ಯಾಶ್ಚೈತೇ ಲೋಕಾ ಅಪಿ ಸತ್ಯಮತಂ ಪ್ರತಿ ವಿಪಕ್ಷತಾಂ ಕುರ್ವನ್ತಿ |  
 9 ಕಿನ್ನು ತೇ ಬಹುದೂರಮ್ ಅಗ್ರಸರಾ ನ ಭವಿಷ್ಯನ್ತಿ ಯತಸ್ತಯೋ  
 ಮೂಢತಾ ಯದ್ವತ್ ತದ್ವದ್ ಏತೇಷಾಮಪಿ ಮೂಢತಾ

ಸರ್ವದೃಶ್ಯಾ ಭವಿಷ್ಯತಿ | 10 ಮಮೋಪದೇಶಃ ಶಿಷ್ಯತಾಭಿಪ್ರಾಯೋ  
ವಿಶ್ವಾಸೋ ಧರ್ಯುಂ ಪ್ರೇಮ ಸಹಿಷ್ಣುತೋಪದ್ರವಃ ಕ್ಲೇಶಾ 11  
ಅನ್ವಿಯಬಿಯಾಯಾಮ್ ಇಕನಿಯೇ ಲೂಸ್ತ್ರಾಯಾಞ್ ಮಾಂ ಪ್ರತಿ  
ಯದ್ಯದ್ ಅಘಟಿತ ಯಾಂಶ್ಣೋಪದ್ರವಾನ್ ಅಹಮ್ ಅಸಹೇ  
ಸರ್ವಮೇತತ್ ತ್ವಮ್ ಅವಗತೋಽಸಿ ಕಿನ್ನು ತತ್ಸರ್ವತಃ ಪ್ರಭು ಮಾರ್ಮ್  
ಉದ್ಭೂತವಾನ್ | 12 ಪರನ್ನು ಯಾವನ್ನೋ ಲೋಕಾಃ ಖ್ರೀಷ್ಟೇನ  
ಯೀಶುನೇಶ್ವರಭಕ್ತಿಮ್ ಆಚರಿತುಮ್ ಇಚ್ಛನ್ತಿ ತೇಷಾಂ ಸರ್ವೇಷಾಮ್  
ಉಪದ್ರವೋ ಭವಿಷ್ಯತಿ | 13 ಅಪರಂ ಪಾಪಿಷ್ಠಾಃ ಖಲಾಶ್ಚ ಲೋಕಾ  
ಭ್ರಾಮ್ಯನ್ನೋ ಭ್ರಮಯನ್ತಶ್ಣೋತ್ತರೋತ್ತರಂ ದುಷ್ಟತ್ವೇನ ವರ್ಧಿಷ್ಯನ್ತೇ |  
14 ಕಿನ್ನು ತ್ವಂ ಯದ್ ಯದ್ ಅಶಿಕ್ಷಧಾಃ, ಯಚ್ಚ ತ್ವಯಿ ಸಮರ್ಪಿತಮ್  
ಅಭೂತ್ ತಸ್ಮಿನ್ ಅವತಿಷ್ಠ, ಯತಃ ಕಸ್ಮಾತ್ ಶಿಕ್ಷಾಂ ಪ್ರಾಪ್ನೋಽಸಿ ತದ್  
ವೇತ್ಸಿ; 15 ಯಾನಿ ಚ ಧರ್ಮಶಾಸ್ತ್ರಾಣಿ ಖ್ರೀಷ್ಟೇ ಯೀಶೌ ವಿಶ್ವಾಸೇನ  
ಪರಿತ್ರಾಣಪ್ರಾಪ್ತಯೇ ತ್ವಾಂ ಜ್ಞಾನಿನಂ ಕರ್ತುಂ ಶಕ್ನುವನ್ತಿ ತಾನಿ ತ್ವಂ  
ಶೈಶವಕಾಲಾದ್ ಅವಗತೋಽಸಿ | 16 ತತ್ ಸರ್ವಂ ಶಾಸ್ತ್ರಮ್  
ಈಶ್ವರಸ್ಯಾತ್ಮನಾ ದತ್ತಂ ಶಿಕ್ಷಾಯೈ ದೋಷಬೋಧಾಯ ಶೋಧನಾಯ  
ಧರ್ಮವಿನಯಾಯ ಚ ಫಲಯೂಕ್ತಂ ಭವತಿ 17 ತೇನ ಚೇಶ್ವರಸ್ಯ  
ಲೋಕೋ ನಿಪುಣಃ ಸರ್ವಸ್ಮೈ ಸತ್ಕರ್ಮಣೇ ಸುಸಜ್ಜಶ್ಚ ಭವತಿ |

**4** ಈಶ್ವರಸ್ಯ ಗೋಚರೇ ಯಶ್ಚ ಯೀಶುಃ ಖ್ರೀಷ್ಟಃ ಸ್ವೀಯಾಗಮನಕಾಲೇ  
ಸ್ವರಾಜತ್ವೇನ ಜೀವತಾಂ ಮೃತಾನಾಞ್ ಲೋಕಾನಾಂ ವಿಚಾರಂ  
ಕರಿಷ್ಯತಿ ತಸ್ಯ ಗೋಚರೇ ಽಹಂ ತ್ವಾಮ್ ಇದಂ ದೃಢಮ್  
ಅಜ್ಞಾಪಯಾಮಿ | 2 ತ್ವಂ ವಾಕ್ಯಂ ಘೋಷಯ ಕಾಲೇಽಕಾಲೇ  
ಚೋತ್ಸುಕೋ ಭವ ಪೂರ್ಣಯಾ ಸಹಿಷ್ಣುತಯಾ ಶಿಕ್ಷಯಾ ಚ  
ಲೋಕಾನ್ ಪ್ರಬೋಧಯ ಭರ್ತ್ಸಯ ವಿನಯಸ್ವ ಚ | 3 ಯತ  
ಏತಾದೃಶಃ ಸಮಯ ಆಯಾತಿ ಯಸ್ಮಿನ್ ಲೋಕಾ ಯಥಾರ್ಥಮ್  
ಉಪದೇಶಮ್ ಅಸಹ್ಯಮಾನಾಃ ಕರ್ಣಕಣ್ಡಿಯನವಿಶಿಷ್ಣಾ ಭೂತ್ವಾ  
ನಿಜಾಭಿಲಾಷಾತ್ ಶಿಕ್ಷಕಾನ್ ಸಂಗ್ರಹೀಷ್ಯನ್ತಿ 4 ಸತ್ಯಮತಾಚ್ಚ ಶ್ರೋತ್ರಾಣಿ  
ನಿವರ್ತ್ಯ ವಿಪಥಗಾಮಿನೋ ಭೂತ್ವೋಪಾಖ್ಯಾನೇಷು ಪ್ರವರ್ತಿಷ್ಯನ್ತೇ;  
5 ಕಿನ್ನು ತ್ವಂ ಸರ್ವವಿಷಯೇ ಪ್ರಬುದ್ಧೋ ಭವ ದುಃಖಭೋಗಂ  
ಸ್ವೀಕುರು ಸುಸಂವಾದಪ್ರಚಾರಕಸ್ಯ ಕರ್ಮ್ ಸಾಧಯ ನಿಜಪರಿಚಯ್ಯಾಂ

ಪೂರ್ಣತ್ವೇನ ಕುರು ಚ | 6 ಮಮ ಪ್ರಾಣಾನಾಮ್ ಉತ್ಸರ್ಗೋ ಭವತಿ  
 ಮಮ ಪ್ರಸ್ಥಾನಕಾಲಶ್ಲೋಪಾತಿಷ್ಠತ್ | 7 ಅಹಮ್ ಉತ್ತಮಯುದ್ಧಂ  
 ಕೃತವಾನ್ ಗನ್ತವ್ಯಮಾರ್ಗಸ್ಯಾನ್ತಂ ಯಾವದ್ ಧಾವಿತವಾನ್ ವಿಶ್ವಾಸಙ್ಗ  
 ರಕ್ಷಿತವಾನ್ | 8 ಶೇಷಂ ಪುಣ್ಯಮುಕುಟಂ ಮದರ್ಥಂ ರಕ್ಷಿತಂ ವಿದ್ಯತೇ  
 ತಚ್ಚ ತಸ್ಮಿನ್ ಮಹಾದಿನೇ ಯಥಾರ್ಥವಿಚಾರಕೇಣ ಪ್ರಭುನಾ ಮಹ್ಯಂ  
 ದಾಯಿಷ್ಯತೇ ಕೇವಲಂ ಮಹ್ಯಮ್ ಇತಿ ನಹಿ ಕಿನ್ತು ಯಾವನ್ನೋ  
 ಲೋಕಾಸ್ತಸ್ಯಾಗಮನಮ್ ಆಕಾಂಕ್ಷಂತೇ ತೇಭ್ಯಃ ಸರ್ವೈಭ್ಯೋ ಽಪಿ  
 ದಾಯಿಷ್ಯತೇ | 9 ತ್ವಂ ತ್ವರಯಾ ಮತ್ಸಮೀಪಮ್ ಆಗಂತುಂ ಯತಸ್ವ | 10  
 ಯತೋ ದೀಮಾ ಐಹಿಕಸಂಸಾರಮ್ ಈಹಮಾನೋ ಮಾಂ ಪರಿತ್ಯಜ್ಯ  
 ಧಿಷಲನೀಕೀಂ ಗತವಾನ್ ತಥಾ ಕ್ರೀಷ್ಟಿ ಗಾಲಾತಿಯಾಂ ಗತವಾನ್  
 ತೀತಶ್ಚ ದಾಲ್ಮಾತಿಯಾಂ ಗತವಾನ್ | (aiōn g165) 11 ಕೇವಲೋ  
 ಲೂಕೋ ಮಯಾ ಸಾರ್ಧಂ ವಿದ್ಯತೇ | ತ್ವಂ ಮಾರ್ಕಂ ಸಜ್ಜಿನಂ  
 ಕೃತ್ವಾಗಚ್ಚ ಯತಃ ಸ ಪರಿಚರ್ಯಯಾ ಮಮೋಪಕಾರೀ ಭವಿಷ್ಯತಿ,  
 12 ತುಖಿಕಇಷ್ಟಾಹಮ್ ಇಫಿಷನಗರಂ ಪ್ರೇಷಿತವಾನ್ | 13 ಯದ್  
 ಆಚ್ಛಾದನವಸ್ತ್ರಂ ತ್ರೋಯಾನಗರೇ ಕಾರ್ಪಸ್ಯ ಸನ್ನಿಧೌ ಮಯಾ ನಿಕ್ಷಿಪ್ತಂ  
 ತ್ವಮಾಗಮನಸಮಯೇ ತತ್ ಪುಸ್ತಕಾನಿ ಚ ವಿಶೇಷತಶ್ಚರ್ಮಗ್ರನ್ಥಾನ್  
 ಆನಯ | 14 ಕಾಂಸ್ಯಕಾರಃ ಸಿಕನ್ದರೋ ಮಮ ಬಹ್ವನಿಷ್ಠಂ ಕೃತವಾನ್  
 ಪ್ರಭುಸ್ತಸ್ಯ ಕರ್ಮಣಾಂ ಸಮುಚಿತಫಲಂ ದದಾತು | 15 ತ್ವಮಪಿ  
 ತಸ್ಮಾತ್ ಸಾವಧಾನಾಸ್ತಿಷ್ಠ ಯತಃ ಸೋಽಸ್ಮಾಕಂ ವಾಕ್ಯಾನಾಮ್ ಅತೀವ  
 ವಿಪಕ್ಷೋ ಜಾತಃ | 16 ಮಮ ಪ್ರಥಮಪ್ರತ್ಯುತ್ತರಸಮಯೇ ಕೋಽಪಿ  
 ಮಮ ಸಹಾಯೋ ನಾಭವತ್ ಸರ್ವೇ ಮಾಂ ಪರ್ಯತ್ಯಜನ್ ತಾನ್  
 ಪ್ರತಿ ತಸ್ಯ ದೋಷಸ್ಯ ಗಣನಾ ನ ಭೂಯಾತ್; 17 ಕಿನ್ತು ಪ್ರಭು  
 ಮಮ ಸಹಾಯೋ ಽಭವತ್ ಯಥಾ ಚ ಮಯಾ ಘೋಷಣಾ  
 ಸಾಧ್ಯೇತ ಭಿನ್ನಜಾತೀಯಾಶ್ಚ ಸರ್ವೇ ಸುಸಂವಾದಂ ಶೃಣುಯುಸ್ತಥಾ  
 ಮಹ್ಯಂ ಶಕ್ತಿಮ್ ಅದದಾತ್ ತತೋ ಽಹಂ ಸಿಂಹಸ್ಯ ಮುಖಾದ್  
 ಉದ್ಧೃತಃ | 18 ಅಪರಂ ಸರ್ವಸ್ಮಾದ್ ದುಷ್ಕರ್ಮತಃ ಪ್ರಭು ಮಾರ್ಮ್  
 ಉದ್ಧರಿಷ್ಯತಿ ನಿಜಸ್ವರ್ಗೀಯರಾಜ್ಯಂ ನೇತುಂ ಮಾಂ ತಾರಯಿಷ್ಯತಿ ಚ |  
 ತಸ್ಯ ಧನ್ಯವಾದಃ ಸದಾಕಾಲಂ ಭೂಯಾತ್ | ಆಮೇನ್ | (aiōn g165) 19  
 ತ್ವಂ ಪ್ರಿಷ್ಠಾಮ್ ಆಕ್ಕಿಲಮ್ ಅನೀಷಿಫರಸ್ಯ ಪರಿಜನಾಂಶ್ಚ ನಮಸ್ಕುರು | 20

ಇರಾಸ್ತಃ ಕರಿನ್ಧನಗರೇ ಽತಿಷ್ಠತ್ ತ್ರಫಿಮಶ್ಚ ಪೀಡಿತತ್ವಾತ್ ಮಿಲೀತನಗರೇ  
ಮಯಾ ವ್ಯಹೀಯತ | 21 ತ್ವಂ ಹೇಮನ್ತಕಾಲಾತ್ ಪೂರ್ವಮ್ ಆಗನ್ತುಂ  
ಯತಸ್ವ | ಉಬೂಲಃ ಪೂದಿ ಲೀನಃ ಕ್ಲಾದಿಯಾ ಸರ್ವೇ ಭ್ರಾತರಶ್ಚ  
ತ್ವಾಂ ನಮಸ್ಕುರ್ವತೇ | 22 ಪ್ರಭು ಯೀಶುಃ ಖ್ರೀಷ್ಟಸ್ತವಾತ್ಮನಾ ಸಹ  
ಭೂಯಾತ್ | ಯುಷ್ಮಾಸ್ವನುಗ್ರಹೋ ಭೂಯಾತ್ | ಆಮೇನ್ |



## ತೀತಃ

1 ಅನನ್ತಜೀವನಸ್ಯಾಶಾತೋ ಜಾತಾಯಾ ಈಶ್ವರಭಕ್ತೇ  
ಯೋಗ್ಯಸ್ಯ ಸತ್ಯಮತಸ್ಯ ಯತ್ ತತ್ತ್ವಜ್ಞಾನಂ ಯಶ್ಚ ವಿಶ್ವಾಸ  
ಈಶ್ವರಸ್ಯಾಭಿರುಚಿತಲೋಕೈ ಲಭ್ಯತೇ ತದರ್ಥಂ (aiōnios g166) 2  
ಯೀಶುಖ್ರೀಷ್ಟಸ್ಯ ಪ್ರೇರಿತ ಈಶ್ವರಸ್ಯ ದಾಸಃ ಪೌಲೋಹಂ  
ಸಾಧಾರಣವಿಶ್ವಾಸಾತ್ ಮಮ ಪ್ರಕೃತಂ ಧರ್ಮಪುತ್ರಂ ತೀತಂ ಪ್ರತಿ  
ಲಿಖಮಿ | 3 ನಿಷ್ಕಪಟಿ ಈಶ್ವರ ಆದಿಕಾಲಾತ್ ಪೂರ್ವಂ ತತ್ ಜೀವನಂ  
ಪ್ರತಿಜ್ಞಾತವಾನ್ ಸ್ವನಿರೂಪಿತಸಮಯೇ ಚ ಘೋಷಣಯಾ ತತ್  
ಪ್ರಕಾಶಿತವಾನ್ | 4 ಮಮ ತ್ರಾತುರೀಶ್ವರಸ್ಯಾಜ್ಞಯಾ ಚ ತಸ್ಯ  
ಘೋಷಣಂ ಮಯಿ ಸಮರ್ಪಿತಮ್ ಅಭೂತ್ | ಅಸ್ಮಾಕಂ ತಾತ  
ಈಶ್ವರಃ ಪರಿತ್ರಾತಾ ಪ್ರಭು ಯೀಶುಖ್ರೀಷ್ಟಶ್ಚ ತುಭ್ಯಮ್ ಅನುಗ್ರಹಂ  
ದಯಾಂ ಶಾನ್ತಿಂ ವಿತರತು | 5 ತ್ವಂ ಯದ್ ಅಸಮ್ಪೂರ್ಣಕಾರ್ಯಾಣಿ  
ಸಮ್ಪೂರಯೇ ಮರ್ದಿಯಾದೇಶಾಚ್ಚ ಪ್ರತಿನಗರಂ ಪ್ರಾಚೀನಗಣಾನ್  
ನಿಯೋಜಯೇಸ್ವದರ್ಥಮಹಂ ತ್ವಾಂ ಕ್ರೀತ್ಯುಪದ್ವೀಪೇ ಸ್ಥಾಪಯಿತ್ವಾ  
ಗತವಾನ್ | 6 ತಸ್ಮಾದ್ ಯೋ ನರೋ ಽನಿನ್ದಿತ ಏಕಸ್ಯಾ  
ಯೋಷಿತಃ ಸ್ವಾಮೀ ವಿಶ್ವಾಸಿನಾಮ್ ಅಪಚಯಸ್ಯಾವಾಧ್ಯತ್ವಸ್ಯ ವಾ  
ದೋಷೇಣಾಲಿಪ್ತಾನಾಂ ಸನ್ತಾನಾನಾಂ ಜನಕೋ ಭವತಿ ಸ  
ಏವ ಯೋಗ್ಯಃ | 7 ಯತೋ ಹೇತೋರದ್ಯಕ್ಷೇಣೇಶ್ವರಸ್ಯ  
ಗೃಹಾದ್ಯಕ್ಷೇಣೇವಾನಿನ್ದನೀಯೇನ ಭವಿತವ್ಯಂ | ತೇನ ಸ್ವೇಚ್ಛಾಚಾರಿಣಾ  
ಕ್ರೋಧಿನಾ ಪಾನಾಸಕ್ತೇನ ಪ್ರಹಾರಕೇಣ ಲೋಭಿನಾ ವಾ ನ ಭವಿತವ್ಯಂ  
8 ಕಿನ್ತ್ವತಿಥಿಸೇವಕೇನ ಸಲ್ಲೋಕಾನುರಾಗಿಣಾ ವಿನೀತೇನ  
ನ್ಯಾಯ್ಯೇನ ಧಾರ್ಮಿಕೇಣ ಜಿತೇನ್ದ್ರಿಯೇಣ ಚ ಭವಿತವ್ಯಂ, 9  
ಉಪದೇಶೇ ಚ ವಿಶ್ವಸ್ತಂ ವಾಕ್ಯಂ ತೇನ ಧಾರಿತವ್ಯಂ ಯತಃ ಸ  
ಯದ್ ಯಥಾರ್ಥೋಪದೇಶೇನ ಲೋಕಾನ್ ವಿನೀತುಂ  
ವಿಘ್ನಕಾರಿಣಶ್ಚ ನಿರುತ್ತರಾನ್ ಕರ್ತುಂ ಶಕ್ನುಯಾತ್ ತದ್ ಆವಶ್ಯಕಂ |  
10 ಯತಸ್ತೇ ಬಹವೋ ಽವಾಧ್ಯಾ ಅನರ್ಥಕವಾಕ್ಯವಾದಿನಃ  
ಪ್ರವಣ್ಣಕಾಶ್ಚ ಸನ್ತಿ ವಿಶೇಷತಃ ತಿನ್ದಿತ್ವಚಾಂ ಮಧ್ಯೇ ಕೇಚಿತ್  
ತಾದೃಶಾ ಲೋಕಾಃ ಸನ್ತಿ | 11 ತೇಷಾಂ ವಾಗ್ರೋಧ  
ಆವಶ್ಯಕೋ ಯತಸ್ತೇ ಕುತ್ಸಿತಲಾಭಸ್ಯಾಶಯಾನುಚಿತಾನಿ

ವಾಕ್ಯಾನಿ ಶಿಕ್ಷಯನ್ನೋ ನಿಖಿಲಪರಿವಾರಾಣಾಂ ಸುಮತಿಂ  
ನಾಶಯನ್ತಿ | 12 ತೇಷಾಂ ಸ್ವದೇಶೀಯ ಏಕೋ ಭವಿಷ್ಯದ್ವಾದೀ  
ವಚನಮಿದಮುಕ್ತವಾನ್, ಯಥಾ, ಕ್ರೀತೀಯಮಾನವಾಃ  
ಸರ್ವೇ ಸದಾ ಕಾಪಟ್ಟವಾದಿನಃ | ಹಿಂಸ್ರಜನ್ತುಸಮಾನಾಸ್ತೇ  
ಽಲಸಾಶ್ಲೋದರಭಾರತಃ || 13 ಸಾಕ್ಷ್ಯಮೇತತ್ ತಥ್ಯಂ, ಅತೋ  
ಹೇತೋಸ್ತ್ವಂ ತಾನ್ ಗಾಢಂ ಭರ್ತ್ಸಯ ತೇ ಚ ಯಥಾ ವಿಶ್ವಾಸೇ  
ಸ್ವಸ್ಥಾ ಭವೇಯು 14 ಯಿಹೂದೀಯೋಪಾಖ್ಯಾನೇಷು  
ಸತ್ಯಮತಭ್ರಷ್ಟಾನಾಂ ಮಾನವಾನಾಮ್ ಆಜ್ಞಾಸು ಚ ಮನಾಂಸಿ ನ  
ನಿವೇಶಯೇಯುಸ್ತಥಾದಿಶ | 15 ಶುಚೀನಾಂ ಕೃತೇ ಸರ್ವಾಣ್ಯೇವ  
ಶುಚೀನಿ ಭವನ್ತಿ ಕಿನ್ತು ಕಲಜೈತಾನಾಮ್ ಅವಿಶ್ವಾಸಿನಾಞ್ಚ ಕೃತೇ ಶುಚಿ  
ಕಿಮಪಿ ನ ಭವತಿ ಯತಸ್ತೇಷಾಂ ಬುದ್ಧಯಃ ಸಂವೇದಾಶ್ಚ ಕಲಜೈತಾಃ  
ಸನ್ತಿ | 16 ಈಶ್ವರಸ್ಯ ಜ್ಞಾನಂ ತೇ ಪ್ರತಿಜಾನನ್ತಿ ಕಿನ್ತು ಕರ್ಮಭಿಸ್ತದ್  
ಅನಜ್ಞೇಕುರ್ವತೇ ಯತಸ್ತೇ ಗರ್ಹಿತಾ ಅನಾಜ್ಞಾಗ್ರಾಹಿಣಃ  
ಸರ್ವಸತ್ಕರ್ಮಣಶ್ಚಾಯೋಗ್ಯಾಃ ಸನ್ತಿ |

**2** ಯಥಾರ್ಥಸ್ಯೋಪದೇಶಸ್ಯ ವಾಕ್ಯಾನಿ ತ್ವಯಾ ಕಥ್ಯಂತಾಂ 2 ವಿಶೇಷತಃ  
ಪ್ರಾಚೀನಲೋಕಾ ಯಥಾ ಪ್ರಬುದ್ಧಾ ಧೀರಾ ವಿನೀತಾ ವಿಶ್ವಾಸೇ ಪ್ರೇಮ್ನಿ  
ಸಹಿಷ್ಣುತಾಯಾಞ್ಚ ಸ್ವಸ್ಥಾ ಭವೇಯುಸ್ತದ್ವತ್ 3 ಪ್ರಾಚೀನಯೋಷಿತೋಽಪಿ  
ಯಥಾ ಧರ್ಮಯೋಗ್ಯಮ್ ಆಚಾರಂ ಕುರ್ಯುಃ ಪರನಿನ್ನಕಾ  
ಬಹುಮದ್ಯಪಾನಸ್ಯ ನಿಘ್ನಾಶ್ಚ ನ ಭವೇಯುಃ 4 ಕಿನ್ತು ಸುಶಿಕ್ಷಾಕಾರಿಣ್ಯಃ  
ಸತ್ಯ ಈಶ್ವರಸ್ಯ ವಾಕ್ಯಂ ಯತ್ ನ ನಿನ್ದೇತ ತದರ್ಥಂ ಯುವತೀಃ  
ಸುಶೀಲತಾಮ್ ಅರ್ಥತಃ ಪತಿಸ್ನೇಹಮ್ ಅಪತ್ಯಸ್ನೇಹಂ 5 ವಿನೀತಿಂ  
ಶುಚಿತ್ವಂ ಗೃಹಿಣೀತ್ವಂ ಸೌಜನ್ಯಂ ಸ್ವಾಮಿನಿಘ್ನಾಶ್ಚಾದಿಶೇಯುಸ್ತಥಾ ತ್ವಯಾ  
ಕಥ್ಯತಾಂ | 6 ತದ್ವದ್ ಯೂನೋಽಪಿ ವಿನೀತಯೇ ಪ್ರಬೋಧಯ |  
7 ತ್ವಣ್ಣ ಸರ್ವವಿಷಯೇ ಸ್ವಂ ಸತ್ಕರ್ಮಣಾಂ ದೃಷ್ಟಾನ್ತಂ ದರ್ಶಯ  
ಶಿಕ್ಷಾಯಾಞ್ಚವಿಕೃತತ್ವಂ ಧೀರತಾಂ ಯಥಾರ್ಥಂ 8 ನಿರ್ದೋಷಞ್ಚ  
ವಾಕ್ಯಂ ಪ್ರಕಾಶಯ ತೇನ ವಿಪಕ್ಷೋ ಯುಷ್ಮಾಕಮ್ ಅಪವಾದಸ್ಯ  
ಕಿಮಪಿ ಛಿದ್ರಂ ನ ಪ್ರಾಪ್ಯ ತ್ರಪಿಷ್ಯತೇ | 9 ದಾಸಾಶ್ಚ ಯತ್ ಸ್ವಪ್ರಭೂನಾಂ  
ನಿಘ್ನಾಃ ಸರ್ವವಿಷಯೇ ತುಷ್ಟಿಜನಕಾಶ್ಚ ಭವೇಯುಃ ಪ್ರತ್ಯುತ್ತರಂ ನ  
ಕುರ್ಯುಃ 10 ಕಿಮಪಿ ನಾಪಹರೇಯುಃ ಕಿನ್ತು ಪೂರ್ಣಾಂ ಸುವಿಶ್ವಸ್ತತಾಂ

ಪ್ರಕಾಶಯೇಯುರಿತಿ ತಾನ್ ಆದಿಶ | ಯತ ಏವಮ್ಪ್ರಕಾರೇಣಾಸ್ಮಕಂ  
 ತ್ರಾತುರೀಶ್ವರಸ್ಯ ಶಿಕ್ಷಾ ಸರ್ವವಿಷಯೇ ತೈ ಭೂಷಿತವ್ಯಾ | 11 ಯತೋ  
 ಹೇತೋಸ್ತ್ರಾಣಾಜನಕ ಈಶ್ವರಸ್ಯಾನುಗ್ರಹಃ ಸರ್ವಾನ್ ಮಾನವಾನ್  
 ಪ್ರತ್ಯುದಿತವಾನ್ | 12 ಸ ಚಾಸ್ಮಾನ್ ಇದಂ ಶಿಕ್ಷ್ಯತಿ ಯದ್ ವಯಮ್  
 ಅಧರ್ಮ್ಯಂ ಸಾಂಸಾರಿಕಾಭಿಲಾಷಾಂಶ್ಚಾನಜ್ಞೇಕೃತ್ಯ ವಿನೀತಶ್ಚೇನ  
 ನ್ಯಾಯೇನೇಶ್ವರಭಕ್ತ್ಯಾ ಚೇಹಲೋಕೇ ಆಯು ಯಾಪಯಾಮಃ, (aiṛṇ  
 g165) 13 ಪರಮಸುಖಸ್ಯಾಶಾಮ್ ಅರ್ಥತೋ ಽಸ್ಮಾಕಂ ಮಹತ ಈಶ್ವರಸ್ಯ  
 ತ್ರಾಣಕರ್ತೃ ಯೀಶುಖೀಷ್ಟಸ್ಯ ಪ್ರಭಾವಸ್ಯೋದಯಂ ಪ್ರತೀಕ್ಷಾಮಹೇ |  
 14 ಯತಃ ಸ ಯಥಾಸ್ಮಾನ್ ಸರ್ವಸ್ಮಾದ್ ಅಧರ್ಮ್ಯತ್ ಮೋಚಯಿತ್ವಾ  
 ನಿಜಾಧಿಕಾರಸ್ವರೂಪಂ ಸತ್ಕರ್ಮ್ಯಸೂತ್ಸುಕಮ್ ಏಕಂ ಪ್ರಜಾವರ್ಗಂ  
 ಪಾವಯೇತ್ ತದರ್ಥಮ್ ಅಸ್ಮಾಕಂ ಕೃತೇ ಆತ್ಮದಾನಂ ಕೃತವಾನ್ |  
 15 ಏತಾನಿ ಭಾಷಸ್ವ ಪೂರ್ಣಸಾಮರ್ಥ್ಯೇನ ಚಾದಿಶ ಪ್ರಬೋಧಯ ಚ,  
 ಕೋಽಪಿ ತ್ವಾಂ ನಾವಮನ್ಯತಾಂ |

**3** ತೇ ಯಥಾ ದೇಶಾಧಿಪಾನಾಂ ಶಾಸಕಾನಾಂಚ ನಿಘ್ನಾ ಆಜ್ಞಾಗ್ರಾಹಿಣ್ಣ  
 ಸರ್ವಸ್ಮೈ ಸತ್ಕರ್ಮಣೇ ಸುಸಜ್ಜಾಶ್ಚ ಭವೇಯುಃ | 2 ಕಮಪಿ ನ  
 ನಿಂದೇಯು ನಿವಿಧಿರೋಧಿನಃ ಕ್ಷಾನ್ತಾಶ್ಚ ಭವೇಯುಃ ಸರ್ವಾನ್ ಪ್ರತಿ  
 ಚ ಪೂರ್ಣಂ ಮೃದುತ್ವಂ ಪ್ರಕಾಶಯೇಯುಶ್ಚೇತಿ ತಾನ್  
 ಆದಿಶ | 3 ಯತಃ ಪೂರ್ವಂ ವಯಮಪಿ ನಿಬ್ಬೋಧಾ  
 ಅನಾಜ್ಞಾಗ್ರಾಹಿಣೋ ಭ್ರಾನ್ತಾ ನಾನಾಭಿಲಾಷಾಣಾಂ ಸುಖಾನಾಂಚ  
 ದಾಸೇಯಾ ದುಷ್ಟತೈರ್ಯಾಚಾರಿಣೋ ಘೃಣಿತಾಃ ಪರಸ್ಪರಂ  
 ದ್ವೇಷಿಣಶ್ಚಾಭವಾಮಃ | 4 ಕಿನ್ತ್ವಸ್ಮಾಕಂ ತ್ರಾತುರೀಶ್ವರಸ್ಯ ಯಾ ದಯಾ  
 ಮರ್ತ್ಯಾನಾಂ ಪ್ರತಿ ಚ ಯಾ ಪ್ರೀತಿಸ್ತಸ್ಯಾಃ ಪ್ರಾದುರ್ಭಾವೇ ಜಾತೇ 5  
 ವಯಮ್ ಆತ್ಮಕೃತೇಭ್ಯೋ ಧರ್ಮ್ಯಕರ್ಮ್ಯಭ್ಯಸ್ತನ್ನಹಿ ಕಿನ್ತು ತಸ್ಯ  
 ಕೃಪಾತಃ ಪುನರ್ಜನ್ಮರೂಪೇಣ ಪ್ರಕ್ಷಾಲನೇನ ಪ್ರವಿತ್ರಸ್ಯಾತ್ಮನೋ  
 ನೂತನೀಕರಣೇನ ಚ ತಸ್ಮಾತ್ ಪರಿತ್ರಾಣಾಂ ಪ್ರಾಪ್ತಾಃ | 6 ಸ  
 ಚಾಸ್ಮಾಕಂ ತ್ರಾತ್ರಾ ಯೀಶುಖೀಷ್ಟೇನಾಸ್ಮದುಪರಿ ತಮ್ ಆತ್ಮಾನಂ  
 ಪ್ರಚುರತೈನ ವೃಷ್ಟವಾನ್ | 7 ಇತ್ಥಂ ವಯಂ ತಸ್ಯಾನುಗ್ರಹೇಣ  
 ಸಪುಣ್ಯೇಭೂಯ ಪ್ರತ್ಯಾಶಯಾನನ್ತಜೀವನಸ್ಯಾಧಿಕಾರಿಣೋ  
 ಜಾತಾಃ | (aiṛṇios g166) 8 ವಾಕ್ಯಮೇತದ್ ವಿಶ್ವಸನೀಯಮ್

ಅತೋ ಹೇತೋರೀಶ್ವರೇ ಯೇ ವಿಶ್ವಸಿತವನ್ತಸೇ ಯಥಾ  
 ಸತ್ಕರ್ಮಾಣ್ಯನುತಿಷ್ಠೇಯುಸ್ತಥಾ ತಾನ್ ದೃಢಮ್ ಆಜ್ಞಾಪಯೇತಿ  
 ಮಮಾಭಿಮತಂ | ತಾನ್ಯೇವೋತ್ತಮಾನಿ ಮಾನವೇಭ್ಯಃ ಫಲದಾನಿ ಚ  
 ಭವನ್ತಿ | 9 ಮೂಢೇಭ್ಯಃ ಪ್ರಶ್ನವಂಶಾವಲಿವಿವಾದೇಭ್ಯೋ ವ್ಯವಸ್ಥಾಯಾ  
 ವಿತಣ್ಣಾಭ್ಯಶ್ಚ ನಿವರ್ತಸ್ವ ಯತಸ್ತಾ ನಿಷ್ಫಲಾ ಅನರ್ಥಕಾಶ್ಚ ಭವನ್ತಿ | 10  
 ಯೋ ಜನೋ ಬಿಭಿತ್ಸುಸ್ತಮ್ ಏಕವಾರಂ ದ್ವಿವಾರ್ಷ್ವಾ ಪ್ರಬೋಧ್ಯ  
 ದೂರೀಕುರು, 11 ಯತಸ್ತಾದ್ಯಶೋ ಜನೋ ವಿಪಥಗಾಮೀ ಪಾಪಿಷ್ಠ  
 ಆತ್ಮದೋಷಕಶ್ಚ ಭವತೀತಿ ತ್ವಯಾ ಜ್ಞಾಯತಾಂ | 12 ಯದಾಹಮ್  
 ಆರ್ತಿಮಾಂ ತುಖಿಕಂ ವಾ ತವ ಸಮೀಪಂ ಪ್ರೇಷಯಿಷ್ಯಾಮಿ ತದಾ ತ್ವಂ  
 ನೀಕಪಲೌ ಮಮ ಸಮೀಪಮ್ ಆಗಂತುಂ ಯತಸ್ವ ಯತಸ್ತತ್ತ್ರಿವಾಹಂ  
 ಶೀತಕಾಲಂ ಯಾಪಯಿತುಂ ಮತಿಮ್ ಅಕಾರ್ಷಂ | 13 ವ್ಯವಸ್ಥಾಪಕಃ  
 ಸೀನಾ ಆಪಲ್ಲುಚ್ಛೈತಯೋಃ ಕಸ್ಯಾಪ್ಯಭಾವೋ ಯನ್ನ ಭವೇತ್  
 ತದರ್ಥಂ ತೌ ಯತ್ನೇನ ತ್ವಯಾ ವಿಸೃಜ್ಯೇತಾಂ | 14 ಅಪರಮ್  
 ಅಸ್ಮದೀಯಲೋಕಾ ಯನ್ನಿಷ್ಠಲಾ ನ ಭವೇಯುಸ್ತದರ್ಥಂ  
 ಪ್ರಯೋಜನೀಯೋಪಕಾರಾಯಾ ಸತ್ಕರ್ಮಾಣ್ಯನುಷ್ಠಾತುಂ  
 ಶಿಕ್ಷಂತಾಂ | 15 ಮಮ ಸಜ್ಜಿನಃ ಸವ್ವೇ ತ್ವಾಂ ನಮಸ್ಕುರ್ವ್ವತೇ | ಯೇ  
 ವಿಶ್ವಾಸಾದ್ ಅಸ್ಮಾಸು ಪ್ರೀಯಂತೇ ತಾನ್ ನಮಸ್ಕುರುಃ; ಸರ್ವ್ವೇಷು  
 ಯುಷ್ಮಾಸ್ವನುಗ್ರಹೋ ಭೂಯಾತ್ | ಆಮೇನ್ |

## ಫಿಲೋಮೋನಃ

1 ಖ್ರೀಷ್ಣಸ್ಯ ಯೀಶೋರ್ ಬರ್ನಿದಾಸಃ ಪೌಲಸ್ತೀಥಿಯನಾಮಾ ಭ್ರಾತಾ  
ಚ ಪ್ರಿಯಂ ಸಹಕಾರಿಣಂ ಫಿಲೋಮೋನಂ 2 ಪ್ರಿಯಾಮ್ ಆಪ್ಪಿಯಾಂ  
ಸಹಸೇನಾಮ್ ಆರ್ಖಿಪ್ಪಂ ಫಿಲೋಮೋನಸ್ಯ ಗೃಹೇ ಸ್ಥಿತಾಂ ಸಮಿತಿಙ್ಗ ಪ್ರತಿ  
ಪತ್ರಂ ಲಿಖತಃ | 3 ಅಸ್ಮಾಕಂ ತಾತ ಈಶ್ವರಃ ಪ್ರಭು ಯೀಶುಖ್ರೀಷ್ಣಶ್ಚ  
ಯುಷ್ಮಾನ್ ಪ್ರತಿ ಶಾನ್ತಿಮ್ ಅನುಗ್ರಹಙ್ಗ ಕ್ರಿಯಾಸ್ತಾಂ | 4 ಪ್ರಭುಂ  
ಯೀಶುಂ ಪ್ರತಿ ಸರ್ವ್ವಾನ್ ಪವಿತ್ರಲೋಕಾನ್ ಪ್ರತಿ ಚ ತವ  
ಪ್ರೇಮವಿಶ್ವಾಸಯೋರ್ ವ್ಯತ್ಯಾಂತಂ ನಿಶಮ್ಯಾಹಂ 5 ಪ್ರಾರ್ಥನಾಸಮಯೇ  
ತವ ನಾಮೋಚ್ಚಾರಯನ್ ನಿರನ್ತರಂ ಮಮೇಶ್ವರಂ ಧನ್ಯಂ ವದಾಮಿ | 6  
ಅಸ್ಮಾಸು ಯದ್ಯತ್ ಸೌಜನ್ಯಂ ವಿದ್ಯತೇ ತತ್ ಸರ್ವ್ವಂ ಖ್ರೀಷ್ಣಂ ಯೀಶುಂ  
ಯತ್ ಪ್ರತಿ ಭವತೀತಿ ಜ್ಞಾನಾಯ ತವ ವಿಶ್ವಾಸಮೂಲಿಕಾ ದಾನಶೀಲತಾ  
ಯತ್ ಸಫಲಾ ಭವೇತ್ ತದಹಮ್ ಇಚ್ಛಾಮಿ | 7 ಹೇ ಭ್ರಾತಃ,  
ತ್ವಯಾ ಪವಿತ್ರಲೋಕಾನಾಂ ಪ್ರಾಣ ಆಪ್ಯಾಯಿತಾ ಅಭವನ್ ಏತಸ್ಮಾತ್  
ತವ ಪ್ರೇಮ್ಯಾಸ್ಮಾಕಂ ಮಹಾನ್ ಆನಂದಃ ಸಾನ್ತ್ವನಾ ಚ ಜಾತಃ | 8  
ತ್ವಯಾ ಯತ್ ಕರ್ತವ್ಯಂ ತತ್ ತ್ವಾಮ್ ಆಜ್ಞಾಪಯಿತುಂ ಯದ್ಯಪ್ಯಹಂ  
ಖ್ರೀಷ್ಣೇನಾತೀವೋತ್ಸುಕೋ ಭವೇಯಂ ತಥಾಪಿ ವೃದ್ಧ 9 ಇದಾನೀಂ  
ಯೀಶುಖ್ರೀಷ್ಣಸ್ಯ ಬನ್ದಿದಾಸಶ್ಚೈವಮ್ಭೂತೋ ಯಃ ಪೌಲಃ ಸೋಽಹಂ  
ತ್ವಾಂ ವಿನೇತುಂ ವರಂ ಮನ್ಯೇ | 10 ಅತಃ ಶೃಜ್ಞಲಬದ್ಧೋಽಹಂ  
ಯಮಜನಯಂ ತಂ ಮದೀಯತನಯಮ್ ಓನೀಷಿಮಮ್ ಅಥಿ  
ತ್ವಾಂ ವಿನಯೇ | 11 ಸ ಪೂರ್ವ್ವಂ ತವಾನುಪಕಾರಕ ಆಸೀತ್  
ಕಿನ್ದಿದಾನೀಂ ತವ ಮಮ ಚೋಪಕಾರೀ ಭವತಿ | 12 ತಮೇವಾಹಂ  
ತವ ಸಮೀಪಂ ಪ್ರೇಷಯಾಮಿ, ಅತೋ ಮದೀಯಪ್ರಾಣಸ್ವರೂಪಃ ಸ  
ತ್ವಯಾನುಗೃಹ್ಯತಾಂ | 13 ಸುಸಂವಾದಸ್ಯ ಕೃತೇ ಶೃಜ್ಞಲಬದ್ಧೋಽಹಂ  
ಪರಿಚಾರಕಮಿವ ತಂ ಸ್ವಸನ್ನಿಧೌ ವರ್ತಯಿತುಮ್ ಐಚ್ಛಂ | 14 ಕಿನ್ತು  
ತವ ಸೌಜನ್ಯಂ ಯದ್ ಬಲೇನ ನ ಭೂತ್ವಾ ಸ್ವೇಚ್ಛಾಯಾಃ ಫಲಂ  
ಭವೇತ್ ತದರ್ಥಂ ತವ ಸಮೃತಿಂ ವಿನಾ ಕಿಮಪಿ ಕರ್ತವ್ಯಂ ನಾಮನ್ಯೇ |  
15 ಕೋ ಜಾನಾತಿ ಕ್ಷಣಕಾಲಾರ್ಥಂ ತ್ವತ್ತಸ್ತಸ್ಯ ವಿಚ್ಛೇದೋಽಭವದ್  
ಏತಸ್ಯಾಯಮ್ ಅಭಿಪ್ರಾಯೋ ಯತ್ ತ್ವಮ್ ಅನಂತಕಾಲಾರ್ಥಂ ತಂ  
ಲಪ್ಸ್ಯಸೇ (aiōnios g166) 16 ಪುನ ದಾರ್ಸಮಿವ ಲಪ್ಸ್ಯಸೇ ತನ್ನಹಿ ಕಿನ್ತು

ದಾಸಾತ್ ಶ್ರೇಷ್ಠಂ ಮಮ ಪ್ರಿಯಂ ತವ ಚ ಶಾರೀರಿಕಸಮ್ಭನ್ಧಾತ್  
 ಪ್ರಭುಸಮ್ಭನ್ಧಾಚ್ಚ ತತೋಽಧಿಕಂ ಪ್ರಿಯಂ ಭ್ರಾತರಮಿವ | 17 ಅತೋ  
 ಹೇತೋ ಯದಿ ಮಾಂ ಸಹಭಾಗಿನಂ ಜಾನಾಸಿ ತರ್ಹಿ ಮಾಮಿವ  
 ತಮನುಗೃಹಾಣ | 18 ತೇನ ಯದಿ ತವ ಕಿಮಪ್ಯಪರಾದ್ಧಂ ತುಭ್ಯಂ  
 ಕಿಮಪಿ ಧಾರ್ಯತೇ ವಾ ತರ್ಹಿ ತತ್ ಮಮೇತಿ ವಿದಿತ್ವಾ ಗಣಯ |  
 19 ಅಹಂ ತತ್ ಪರಿಶೋತ್ಸ್ಯಾಮಿ, ಏತತ್ ಪೌಲೋಽಹಂ ಸ್ವಹಸ್ತೇನ  
 ಲಿಖಾಮಿ, ಯತಸ್ತ್ವಂ ಸ್ವಪ್ರಾಣಾನ್ ಅಪಿ ಮಹ್ಯಂ ಧಾರಯಸಿ ತದ್  
 ವಕ್ತುಂ ನೇಚ್ಛಾಮಿ | 20 ಭೋ ಭ್ರಾತಃ, ಪ್ರಭೋಃ ಕೃತೇ ಮಮ  
 ವಾಙ್ಮಾಂ ಪೂರಯ ಖ್ರೀಷ್ಟಸ್ಯ ಕೃತೇ ಮಮ ಪ್ರಾಣಾನ್ ಆಪ್ಯಾಯಯ |  
 21 ತವಾಜ್ಞಾಗ್ರಾಹಿತ್ವೇ ವಿಶ್ವಸ್ಯ ಮಯಾ ಏತತ್ ಲಿಖ್ಯತೇ ಮಯಾ  
 ಯದುಚ್ಯತೇ ತತೋಽಧಿಕಂ ತ್ವಯಾ ಕಾರಿಷ್ಯತ ಇತಿ ಜಾನಾಮಿ | 22  
 ತತ್ಕರಣಸಮಯೇ ಮದರ್ಥಮಪಿ ವಾಸಗೃಹಂ ತ್ವಯಾ ಸಜ್ಜೀಕ್ರಿಯತಾಂ  
 ಯತೋ ಯುಷ್ಮಾಕಂ ಪ್ರಾರ್ಥನಾನಾಂ ಫಲರೂಪೋ ವರ ಇವಾಹಂ  
 ಯುಷ್ಮಭ್ಯಂ ದಾಯಿಷ್ಯೇ ಮಮೇತಿ ಪ್ರತ್ಯಾಶಾ ಜಾಯತೇ | 23 ಖ್ರೀಷ್ಟಸ್ಯ  
 ಯೀಶಾಃ ಕೃತೇ ಮಯಾ ಸಹ ಬನ್ನಿರಿಪಾಘ್ರಾ 24 ಮಮ ಸಹಕಾರಿಣೋ  
 ಮಾರ್ಕ ಆರಿಷ್ಟಾರ್ಥೋ ದೀಮಾ ಲೂಕಶ್ಚ ತ್ವಾಂ ನಮಸ್ಕಾರಂ  
 ವೇದಯನ್ತಿ | 25 ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯಾನುಗ್ರಹೋ  
 ಯುಷ್ಮಾಕಮ್ ಆತ್ಮನಾ ಸಹ ಭೂಯಾತ್ | ಆಮೇನ್ |

## ಇಬ್ರೀ:

1 ಪುರಾ ಯ ಈಶ್ವರೋ ಭವಿಷ್ಯದ್ವಾದಿಭಿಃ ಪಿತೃಲೋಕೇಭ್ಯೋ  
ನಾನಾಸಮಯೇ ನಾನಾಪ್ರಕಾರಂ ಕಥಿತವಾನ್ | 2 ಸ ಏತಸ್ಮಿನ್  
ಶೇಷಕಾಲೇ ನಿಜಪುತ್ರೇಣಾಸ್ಮಭ್ಯಂ ಕಥಿತವಾನ್ | ಸ ತಂ ಪುತ್ರಂ  
ಸರ್ವಾಧಿಕಾರಿಣಂ ಕೃತವಾನ್ ತೇನೈವ ಚ ಸರ್ವಜಗನ್ತಿ ಸೃಷ್ಟವಾನ್ |  
(aiṭh g165) 3 ಸ ಪುತ್ರಸ್ತಸ್ಯ ಪ್ರಭಾವಸ್ಯ ಪ್ರತಿಬಿಂಬಸ್ತಸ್ಯ ತತ್ತ್ವಸ್ಯ  
ಮೂರ್ತಿಶ್ಚಾಸ್ತಿ ಸ್ವೀಯಶಕ್ತಿವಾಕ್ಯೇನ ಸರ್ವಂ ಧತ್ತೇ ಚ ಸ್ವಪ್ರಾಣೈರಸ್ಮಾಕಂ  
ಪಾಪಮಾರ್ಜನಂ ಕೃತ್ವಾ ಊರ್ಧ್ವಸ್ಥಾನೇ ಮಹಾಮಹಿಮೋ  
ದಕ್ಷಿಣಪಾರ್ಶ್ವೇ ಸಮುಪವಿಷ್ಟವಾನ್ | 4 ದಿವ್ಯದೂತಗಣಾದ್ ಯಥಾ  
ಸ ವಿಶಿಷ್ಟನಾಮೋ ಽಧಿಕಾರೀ ಜಾತಸ್ತಥಾ ತೇಭ್ಯೋಽಪಿ ಶ್ರೇಷ್ಠೋ  
ಜಾತಃ | 5 ಯತೋ ದೂತಾನಾಂ ಮಧ್ಯೇ ಕದಾಚಿದೀಶ್ವರೇಣೇದಂ  
ಕ ಉಕ್ತಃ? ಯಥಾ, "ಮದೀಯತನಯೋ ಽಸಿ ತ್ವಮ್ ಅದೈವ  
ಜನಿತೋ ಮಯಾ | " ಪುನಶ್ಚ "ಅಹಂ ತಸ್ಯ ಪಿತಾ ಭವಿಷ್ಯಾಮಿ  
ಸ ಚ ಮಮ ಪುತ್ರೋ ಭವಿಷ್ಯತಿ | " 6 ಅಪರಂ ಜಗತಿ  
ಸ್ವಕೀಯಾದ್ವಿತೀಯಪುತ್ರಸ್ಯ ಪುನರಾನಯನಕಾಲೇ ತೇನೋಕ್ತಂ, ಯಥಾ,  
"ಈಶ್ವರಸ್ಯ ಸಕಲೈ ದೂರ್ತೈರೇಷ ಏವ ಪ್ರಣಮ್ಯತಾಂ | " 7  
ದೂತಾನ್ ಅಧಿ ತೇನೇದಮ್ ಉಕ್ತಂ, ಯಥಾ, "ಸ ಕರೋತಿ ನಿಜಾನ್  
ದೂತಾನ್ ಗಂಧವಾಹಸ್ವರೂಪಕಾನ್ | ವಹ್ನಿಶಿಖಾಸ್ವರೂಪಾಂಶ್ಚ ಕರೋತಿ  
ನಿಜಸೇವಕಾನ್ | | " 8 ಕಿನ್ತು ಪುತ್ರಮುದ್ದಿಶ್ಯ ತೇನೋಕ್ತಂ, ಯಥಾ,  
"ಹೇ ಈಶ್ವರ ಸದಾ ಸ್ಥಾಯಿ ತವ ಸಿಂಹಾಸನಂ ಭವೇತ್ | ಯಾಥಾರ್ಥಸ್ಯ  
ಭವೇದ್ಧಣೋ ರಾಜದಣ್ಣಸ್ತ್ವದೀಯಕಃ | (aiṭh g165) 9 ಪುಣ್ಯೇ  
ಪ್ರೇಮ ಕರೋಷಿ ತ್ವಂ ಕಿಂಚಿದ್ಧರ್ಮಮ್ ಋತೀಯಸೇ | ತಸ್ಮಾದ್  
ಯ ಈಶ ಈಶಸ್ಯೇ ಸ ತೇ ಮಿತ್ರಗಣಾದಪಿ | ಅಧಿಕಾಹ್ಲಾದತೈಲೇನ  
ಸೇಚನಂ ಕೃತವಾನ್ ತವ | | " 10 ಪುನಶ್ಚ, ಯಥಾ, "ಹೇ  
ಪ್ರಭೋ ಪೃಥಿವೀಮೂಲಮ್ ಆದೌ ಸಂಸ್ಥಾಪಿತಂ ತ್ವಯಾ | ತಥಾ  
ತ್ವದೀಯಹಸ್ತೇನ ಕೃತಂ ಗಗನಮಣ್ಡಲಂ | 11 ಇಮೇ ವಿನಂಕ್ಷ್ಯತಸ್ತ್ವನ್ನು  
ನಿತ್ಯಮೇವಾವತಿಷ್ಯಸೇ | ಇದನ್ನು ಸಕಲಂ ವಿಶ್ವಂ ಸಂಜರಿಷ್ಯತಿ ವಸ್ತ್ರವತ್ |  
12 ಸಜ್ಜೋಚಿತಂ ತ್ವಯಾ ತತ್ತು ವಸ್ತ್ರವತ್ ಪರಿವತ್ಸ್ಯತೇ | ತ್ವನ್ನು ನಿತ್ಯಂ ಸ  
ಏವಾಸೀ ನಿರನ್ತಾಸ್ತವ ವತ್ಸರಾಃ | | " 13 ಅಪರಂ ದೂತಾನಾಂ ಮಧ್ಯೇ

ಕಃ ಕದಾಚಿದೀಶ್ವರೇಣೇದಮುಕ್ತಃ? ಯಥಾ, "ತವಾರೀನ್ ಪಾದಪೀಠಂ  
ತೇ ಯಾವನ್ನಹಿ ಕರೋಮ್ಯಹಂ | ಮಮ ದಕ್ಷಿಣದಿಗ್ಭಾಗೇ ತಾವತ್ ತ್ವಂ  
ಸಮುಪಾವಿಶ | | " 14 ಯೇ ಪರಿತ್ರಾಣಸ್ಯಾಧಿಕಾರಿಣೋ ಭವಿಷ್ಯಂತಿ  
ತೇಷಾಂ ಪರಿಚರ್ಯಾರ್ಥಂ ಪ್ರೇಷ್ಯಮಾಣಾಃ ಸೇವನಕಾರಿಣ ಆತ್ಮಾನಃ  
ಕಿಂ ತೇ ಸರ್ವೇ ದೂತಾ ನಹಿ?

**2** ಅತೋ ವಯಂ ಯದ್ ಭ್ರಮಸ್ತೋತಸಾ ನಾಪನೀಯಾಮಹೇ  
ತದರ್ಥಮಸ್ಮಾಭಿ ಯದ್ಯದ್ ಅಶ್ರಾವಿ ತಸ್ಮಿನ್ ಮನಾಂಸಿ ನಿಧಾತವ್ಯಾನ್ |  
2 ಯತೋ ಹೇತೋ ದೂತೈಃ ಕಥಿತಂ ವಾಕ್ಯಂ ಯದ್ಯಮೋಘಮ್  
ಅಭವದ್ ಯದಿ ಚ ತಲ್ಲಜ್ಜನಕಾರಿಣೇ ತಸ್ಯಾಗ್ರಾಹಕಾಯ ಚ  
ಸರ್ವಸ್ಮೈ ಸಮುಚಿತಂ ದಣ್ಡಮ್ ಅದೀಯತ, 3 ತರ್ಹ್ಯಸ್ಮಾಭಿಸ್ತಾದೃಶಂ  
ಮಹಾಪರಿತ್ರಾಣಮ್ ಅವಜ್ಞಾಯ ಕಥಂ ರಕ್ಷಾ ಪ್ರಾಪ್ಸ್ಯತೇ, ಯತ್  
ಪ್ರಥಮತಃ ಪ್ರಭುನಾ ಪ್ರೋಕ್ತಂ ತತೋಽಸ್ಮಾನ್ ಯಾವತ್ ತಸ್ಯ  
ಶ್ರೋತೃಭಿಃ ಸ್ಥಿರೀಕೃತಂ, 4 ಅಪರಂ ಲಕ್ಷಣೈರದ್ಭುತಕರ್ಮಾಭಿ  
ರ್ವಿವಿಧಶಕ್ತಿಪ್ರಕಾಶೇನ ನಿಜೇಚ್ಛಾತಃ ಪವಿತ್ರಸ್ಯಾತ್ಮನೋ ವಿಭಾಗೇನ  
ಚ ಯದ್ ಈಶ್ವರೇಣ ಪ್ರಮಾಣೀಕೃತಮ್ ಅಭೂತ್ | 5  
ವಯಂ ತು ಯಸ್ಯ ಭಾವಿರಾಜ್ಯಸ್ಯ ಕಥಾಂ ಕಥಯಾಮಃ, ತತ್  
ತೇನ್ ದಿವ್ಯದೂತಾನಾಮ್ ಅಧೀನೀಕೃತಮಿತಿ ನಹಿ | 6 ಕಿನ್ನು  
ಕುತ್ರಾಪಿ ಕಶ್ಚಿತ್ ಪ್ರಮಾಣಮ್ ಈದೃಶಂ ದತ್ತವಾನ್, ಯಥಾ,  
"ಕಿಂ ವಸ್ತು ಮಾನವೋ ಯತ್ ಸ ನಿತ್ಯಂ ಸಂಸ್ಕರ್ಯತೇ  
ತ್ವಯಾ | ಕಿಂ ವಾ ಮಾನವಸನ್ನಾನೋ ಯತ್ ಸ ಆಲೋಚ್ಯತೇ  
ತ್ವಯಾ | 7 ದಿವ್ಯದತಗಣೇಭ್ಯಃ ಸ ಕಿಚ್ಛಿನ್ ನ್ಯೂನಃ ಕೃತಸ್ತ್ವಯಾ |  
ತೇಜೋಗೌರವರೂಪೇಣ ಕಿರೀಟೇನ ವಿಭೂಷಿತಃ | ಸೃಷ್ಟಂ ಯತ್  
ತೇ ಕರಾಭ್ಯಾಂ ಸ ತತ್ರಭುತ್ವೇ ನಿಯೋಜಿತಃ | 8 ಚರಣಾಧಶ್ಚ  
ತಸ್ಮೈವ ತ್ವಯಾ ಸರ್ವಂ ವಶೀಕೃತಂ | | " ತೇನ ಸರ್ವಂ ಯಸ್ಯ  
ವಶೀಕೃತಂ ತಸ್ಯಾವಶೀಭೂತಂ ಕಿಮಪಿ ನಾವಶೇಷಿತಂ ಕಿನ್ತ್ವಧುನಾಪಿ  
ವಯಂ ಸರ್ವಾಣಿ ತಸ್ಯ ವಶೀಭೂತಾನಿ ನ ಪಶ್ಯಾಮಃ | 9 ತಥಾಪಿ  
ದಿವ್ಯದೂತಗಣೇಭ್ಯೋ ಯಃ ಕಿಚ್ಛಿನ್ ನ್ಯೂನೀಕೃತೋಽಭವತ್ ತಂ  
ಯೀಶುಂ ಮೃತ್ಯುಭೋಗಹೇತೋಸ್ತೇಜೋಗೌರವರೂಪೇಣ ಕಿರೀಟೇನ  
ವಿಭೂಷಿತಂ ಪಶ್ಯಾಮಃ, ಯತ ಈಶ್ವರಸ್ಯಾನುಗ್ರಹಾತ್ ಸ ಸರ್ವೇಷಾಂ



ಕೃತೇ ಮೃತ್ಯುಮ್ ಅಸ್ವದತ | 10 ಅಪರಣ್ಣ ಯಸ್ಮೈ ಯೇನ ಚ ಕೃತ್ಸಂ  
 ವಸ್ತು ಸೃಷ್ಟಂ ವಿದ್ಯತೇ ಬಹುಸನ್ತಾನಾನಾಂ ವಿಭವಾಯಾನಯನಕಾಲೇ  
 ತೇಷಾಂ ಪರಿತ್ರಾಣಾಗ್ರಸರಸ್ಯ ದುಃಖಭೋಗೇನ ಸಿದ್ಧಿಕರಣಮಪಿ  
 ತಸ್ಯೋಪಯುಕ್ತಮ್ ಅಭವತ್ | 11 ಯತಃ ಪಾವಕಃ ಪೂಯಮಾನಾಶ್ಚ  
 ಸರ್ವೇ ಏಕಸ್ಮಾದೇವೋತ್ಪನ್ನಾ ಭವನ್ತಿ, ಇತಿ ಹೇತೋಃ ಸ ತಾನ್  
 ಭ್ರಾತೃನ್ ವದಿತುಂ ನ ಲಜ್ಜತೇ | 12 ತೇನ ಸ ಉಕ್ತವಾನ್,  
 ಯಥಾ, "ದ್ಯೋತಯಿಷ್ಯಾಮಿ ತೇ ನಾಮ ಭ್ರಾತೃಣಾಂ ಮಧ್ಯತೋ  
 ಮಮ | ಪರನ್ನು ಸಮಿತೇ ಮರ್ಧ್ಯೇ ಕರಿಷ್ಯೇ ತೇ ಪ್ರಶಂಸನಂ ||  
 " 13 ಪುನರಪಿ, ಯಥಾ, "ತಸ್ಮಿನ್ ವಿಶ್ವಸ್ಯ ಸ್ಥಾತಾಹಂ | "  
 ಪುನರಪಿ, ಯಥಾ, "ಪಶ್ಯಾಹಮ್ ಅಪತ್ಯಾನಿ ಚ ದತ್ತಾನಿ ಮಹ್ಯಮ್  
 ಈಶ್ವರಾತ್ | " 14 ತೇಷಾಮ್ ಅಪತ್ಯಾನಾಂ ರುಧಿರಪಲಲವಿಶಿಷ್ಟತ್ವಾತ್  
 ಸೋಽಪಿ ತದ್ವತ್ ತದ್ವಿಶಿಷ್ಟೋಽಭೂತ್ ತಸ್ಯಾಭಿಪ್ರಾಯೋಽಯಂ ಯತ್  
 ಸ ಮೃತ್ಯುಬಲಾಧಿಕಾರಿಣಂ ಶಯತಾನಂ ಮೃತ್ಯುನಾ ಬಲಹೀನಂ  
 ಕುರ್ಯಾತ್ 15 ಯೇ ಚ ಮೃತ್ಯುಭಯಾದ್ ಯಾವಜ್ಜೀವನಂ ದಾಸತ್ವಸ್ಯ  
 ನಿಘ್ನಾ ಆಸನ್ ತಾನ್ ಉದ್ಧಾರಯೇತ್ | 16 ಸ ದೂತಾನಾಮ್  
 ಉಪಕಾರೀ ನ ಭವತಿ ಕಿನ್ವಿಬ್ರಾಹೀಮೋ ವಂಶಸ್ಯೈವೋಪಕಾರೀ  
 ಭವತೀ | 17 ಅತೋ ಹೇತೋಃ ಸ ಯಥಾ ಕೃಪಾವಾನ್  
 ಪ್ರಜಾನಾಂ ಪಾಪಶೋಧನಾರ್ಥಮ್ ಈಶ್ವರೋದ್ದೇಶ್ಯವಿಷಯೇ  
 ವಿಶ್ವಾಸ್ಯೋ ಮಹಾಯಾಜಕೋ ಭವೇತ್ ತದರ್ಥಂ ಸರ್ವವಿಷಯೇ  
 ಸ್ವಭ್ರಾತೃಣಾಂ ಸದೃಶೀಭವನಂ ತಸ್ಯೋಚಿತಮ್ ಆಸೀತ್ | 18 ಯತಃ  
 ಸ ಸ್ವಯಂ ಪರೀಕ್ಷಾಂ ಗತ್ವಾ ಯಂ ದುಃಖಭೋಗಮ್ ಅವಗತಸ್ತೇನ  
 ಪರೀಕ್ಷಾಕ್ರಾಂತಾನ್ ಉಪಕರ್ತುಂ ಶಕ್ನೋತಿ |

**3** ಹೇ ಸ್ವರ್ಗೀಯಸ್ಯಾಹ್ವಾನಸ್ಯ ಸಹಭಾಗಿನಃ ಪವಿತ್ರಭ್ರಾತರಃ, ಅಸ್ಮಾಕಂ  
 ಧರ್ಮಪ್ರತಿಜ್ಞಾಯಾ ದೂತೋಽಗ್ರಸರಶ್ಚ ಯೋ ಯೀಶುಸ್ತಮ್  
 ಆಲೋಚದ್ಧಂ | 2 ಮೂಸಾ ಯದ್ವತ್ ತಸ್ಯ ಸರ್ವಪರಿವಾರಮಧ್ಯೇ  
 ವಿಶ್ವಾಸ್ಯ ಆಸೀತ್, ತದ್ವತ್ ಅಯಮಪಿ ಸ್ವನಿಯೋಜಕಸ್ಯ ಸಮೀಪೇ  
 ವಿಶ್ವಾಸ್ಯೋ ಭವತಿ | 3 ಪರಿವಾರಾಚ್ಚ ಯದ್ವತ್ ತತ್ಸ್ಥಾಪಯಿತುರಧಿಕಂ  
 ಗೌರವಂ ಭವತಿ ತದ್ವತ್ ಮೂಸಸೋಽಯಂ ಬಹುತರಗೌರವಸ್ಯ  
 ಯೋಗ್ಯೋ ಭವತಿ | 4 ಏಕೈಕಸ್ಯ ನಿವೇಶನಸ್ಯ ಪರಿಜನಾನಾಂ ಸ್ಥಾಪಯಿತಾ

ಕಶ್ಚಿದ್ ವಿದ್ಯತೇ ಯಶ್ಚ ಸರ್ವಸ್ಯಾಪಯಿತಾ ಸ ಈಶ್ವರ ಏವ | 5 ಮೂಸಾಶ್ಚ  
 ವಕ್ಷ್ಯಮಾಣಾನಾಂ ಸಾಕ್ಷೀ ಭೃತ್ಯ ಇವ ತಸ್ಯ ಸರ್ವಪರಿಜನಮದ್ಯೇ  
 ವಿಶ್ವಾಸ್ಯೋಽಭವತ್ ಕಿನ್ನು ಖ್ರೀಷ್ಣಸ್ತಸ್ಯ ಪರಿಜನಾನಾಮದ್ಯಕ್ಷ ಇವ | 6  
 ವಯಂ ತು ಯದಿ ವಿಶ್ವಾಸಸ್ಯೋತ್ಸಾಹಂ ಶ್ಲಾಘನಙ್ಗ ಶೇಷಂ ಯಾವದ್  
 ಧಾರಯಾಮಸ್ತರ್ಹಿ ತಸ್ಯ ಪರಿಜನಾ ಭವಾಮಃ | 7 ಅತೋ ಹೇತೋಃ  
 ಪವಿತ್ರೇಣಾತ್ಮನಾ ಯದ್ವತ್ ಕಥಿತಂ, ತದ್ವತ್, "ಅದ್ಯ ಯೂಯಂ ಕಥಾಂ  
 ತಸ್ಯ ಯದಿ ಸಂಶ್ರೋತುಮಿಚ್ಛಥ | 8 ತರ್ಹಿ ಪುರಾ ಪರೀಕ್ಷಾಯಾ  
 ದಿನೇ ಪ್ರಾನ್ತರಮದ್ಯತಃ | ಮದಾಜ್ಞಾನಿಗ್ರಹಸ್ಥಾನೇ ಯುಷ್ಮಾಭಿಸ್ತು ಕೃತಂ  
 ಯಥಾ | ತಥಾ ಮಾ ಕುರುತೇದಾನೀಂ ಕಠಿನಾನಿ ಮನಾಂಸಿ ವಃ |  
 9 ಯುಷ್ಮಾಕಂ ಪಿತರಸ್ತತ್ರ ಮತ್ಪರೀಕ್ಷಾಮ್ ಅಕುರ್ವತ | ಕುರ್ವಧ್ನಿ  
 ಮೇಽನುಸನ್ಧಾನಂ ತ್ರೈರದೃಶ್ಯಂತ ಮತ್ತಿಯಾಃ | ಚತ್ವಾರಿಂಶತ್ಸಮಾ  
 ಯಾವತ್ ಕುದ್ವಾಹಂತು ತದನ್ವಯೇ | 10 ಅವಾದಿಷಮ್ ಇಮೇ  
 ಲೋಕಾ ಭ್ರಾನ್ತಾನ್ತಃಕರಣಾಃ ಸದಾ | ಮಾಮಕೀನಾನಿ ವರ್ತಮಾನಿ  
 ಪರಿಜಾನಂತಿ ನೋ ಇಮೇ | 11 ಇತಿ ಹೇತೋರಹಂ ಕೋಪಾತ್ ಶಪಥಂ  
 ಕೃತವಾನ್ ಇಮಂ | ಪ್ರೇವೇಕ್ಷ್ಯತೇ ಜನ್ಮೈರೇತೈ ನಃ ವಿಶ್ರಾಮಸ್ಥಲಂ  
 ಮಮ || " 12 ಹೇ ಭ್ರಾತರಃ ಸಾವಧಾನಾ ಭವತ, ಅಮರೇಶ್ವರಾತ್  
 ನಿವರ್ತಕೋ ಯೋಽವಿಶ್ವಾಸಸ್ತದ್ಯುಕ್ತಂ ದುಷ್ಟಾನ್ತಃಕರಣಂ ಯುಷ್ಮಾಕಂ  
 ಕಸ್ಯಾಪಿ ನ ಭವತು | 13 ಕಿನ್ನು ಯಾವದ್ ಅದ್ಯನಾಮಾ ಸಮಯೋ  
 ವಿದ್ಯತೇ ತಾವದ್ ಯುಷ್ಮನ್ಮದ್ಯೇ ಕೋಽಪಿ ಪಾಪಸ್ಯ ವಙ್ಗನಯಾ ಯತ್  
 ಕಠೋರೀಕೃತೋ ನ ಭವೇತ್ ತದರ್ಥಂ ಪ್ರತಿದಿನಂ ಪರಸ್ಪರಮ್  
 ಉಪದಿಶತ | 14 ಯತೋ ವಯಂ ಖ್ರೀಷ್ಣಸ್ಯಾಂಶಿನೋ ಜಾತಾಃ  
 ಕಿನ್ನು ಪ್ರಥಮವಿಶ್ವಾಸಸ್ಯ ದೃಢತ್ವಮ್ ಅಸ್ಮಾಭಿಃ ಶೇಷಂ ಯಾವದ್  
 ಅಮೋಘಂ ಧಾರಯಿತವ್ಯಂ | 15 ಅದ್ಯ ಯೂಯಂ ಕಥಾಂ ತಸ್ಯ  
 ಯದಿ ಸಂಶ್ರೋತುಮಿಚ್ಛಥ, ತರ್ಹ್ಯಾಜ್ಞಾಲಜ್ಞನಸ್ಥಾನೇ ಯುಷ್ಮಾಭಿಸ್ತು  
 ಕೃತಂ ಯಥಾ, ತಥಾ ಮಾ ಕುರುತೇದಾನೀಂ ಕಠಿನಾನಿ ಮನಾಂಸಿ ವ  
 ಇತಿ ತೇನ ಯದುಕ್ತಂ, 16 ತದನುಸಾರಾದ್ ಯೇ ಶ್ರುತ್ವಾ ತಸ್ಯ ಕಥಾಂ  
 ನ ಗೃಹೀತವನ್ತಸ್ತೇ ಕೇ? ಕಿಂ ಮೂಸಸಾ ಮಿಸರದೇಶಾದ್ ಆಗತಾಃ  
 ಸರ್ವೇ ಲೋಕಾ ನಹಿ? 17 ಕೇಭ್ಯೋ ವಾ ಸ ಚತ್ವಾರಿಂಶದ್ವರ್ಷಾಣಿ  
 ಯಾವದ್ ಅಕ್ರುದ್ಯತ್? ಪಾಪಂ ಕುರ್ವತಾಂ ಯೇಷಾಂ ಕುಣಪಾಃ

ಪ್ರಾನ್ತರೇ ಽಪತನ್ ಕಿಂ ತೇಭ್ಯೋ ನಹಿ? 18 ಪ್ರವೇಕ್ಷ್ಯತೇ ಜನ್ಮೇರೇತ್ಯೈ ನಃ  
 ವಿಶ್ರಾಮಸ್ಥಲಂ ಮಮೇತಿ ಶಪಥಃ ಕೇಷಾಂ ವಿರುದ್ಧಂ ತೇನಾಕಾರಿ?  
 ಕಿಮ್ ಅವಿಶ್ವಾಸಿನಾಂ ವಿರುದ್ಧಂ ನಹಿ? 19 ಅತಸ್ತೇ ತತ್ ಸ್ಥಾನಂ  
 ಪ್ರವೇಷ್ಟುಮ್ ಅವಿಶ್ವಾಸಾತ್ ನಾಶಕ್ನುವನ್ ಇತಿ ವಯಂ ವೀಕ್ಷಾಮಹೇ |

**4** ಅಪರಂ ತದ್ವಿಶ್ರಾಮಪ್ರಾಪ್ತೇಃ ಪ್ರತಿಜ್ಞಾ ಯದಿ ತಿಷ್ಠತಿ ತರ್ಹ್ಯಸ್ಮಾಕಂ  
 ಕಶ್ಚಿತ್ ಚೇತ್ ತಸ್ಯಾಃ ಫಲೇನ ವಚ್ಛಿತೋ ಭವೇತ್ ವಯಮ್ ಏತಸ್ಮಾದ್  
 ಬಿಭೀಮಃ | 2 ಯತೋ ಽಸ್ಮಾಕಂ ಸಮೀಪೇ ಯದ್ವತ್ ತದ್ವತ್ ತೇಷಾಂ  
 ಸಮೀಪೇಽಪಿ ಸುಸಂವಾದಃ ಪ್ರಚಾರಿತೋ ಽಭವತ್ ಕಿನ್ತು ತೈಃ ಶ್ರುತಂ  
 ವಾಕ್ಯಂ ತಾನ್ ಪ್ರತಿ ನಿಷ್ಫಲಮ್ ಅಭವತ್, ಯತಸ್ತೇ ಶ್ರೋತಾರೋ  
 ವಿಶ್ವಾಸೇನ ಸಾರ್ಧಂ ತನ್ನಾಮಿಶ್ರಯನ್ | 3 ತದ್ ವಿಶ್ರಾಮಸ್ಥಾನಂ  
 ವಿಶ್ವಾಸಿಭಿರಸ್ಮಾಭಿಃ ಪ್ರವಿಶ್ಯತೇ ಯತಸ್ತೇನೋಕ್ತಂ, "ಅಹಂ ಕೋಪಾತ್  
 ಶಪಥಂ ಕೃತವಾನ್ ಇಮಂ, ಪ್ರವೇಕ್ಷ್ಯತೇ ಜನ್ಮೇರೇತ್ಯೈ ನಃ ವಿಶ್ರಾಮಸ್ಥಲಂ  
 ಮಮ | " ಕಿನ್ತು ತಸ್ಯ ಕರ್ಮಾಣಿ ಜಗತಃ ಸೃಷ್ಟಿಕಾಲಾತ್ ಸಮಾಪ್ತಾನಿ  
 ಸನ್ತಿ | 4 ಯತಃ ಕಸ್ಮಿಂಶ್ಚಿತ್ ಸ್ಥಾನೇ ಸಪ್ತಮಂ ದಿನಮಧಿ ತೇನೇದಮ್  
 ಉಕ್ತಂ, ಯಥಾ, "ಈಶ್ವರಃ ಸಪ್ತಮೇ ದಿನೇ ಸ್ವಕೃತೇಭ್ಯಃ ಸರ್ವಕರ್ಮಭ್ಯೋ  
 ವಿಶ್ರಾಮ | " 5 ಕಿನ್ತ್ವೇತಸ್ಮಿನ್ ಸ್ಥಾನೇ ಪುನಸ್ತೇನೋಚ್ಯತೇ,  
 ಯಥಾ, "ಪ್ರವೇಕ್ಷ್ಯತೇ ಜನ್ಮೇರೇತ್ಯೈ ನಃ ವಿಶ್ರಾಮಸ್ಥಲಂ ಮಮ |  
 " 6 ಫಲತಸ್ತತ್ ಸ್ಥಾನಂ ಕೈಶ್ಚಿತ್ ಪ್ರವೇಷ್ಟವ್ಯಂ ಕಿನ್ತು ಯೇ ಪುರಾ  
 ಸುಸಂವಾದಂ ಶ್ರುತವನ್ನಸ್ತೈರವಿಶ್ವಾಸಾತ್ ತನ್ನ ಪ್ರವಿಷ್ಟಮ್, 7 ಇತಿ  
 ಹೇತೋಃ ಸ ಪುನರದ್ಯನಾಮಕಂ ದಿನಂ ನಿರೂಪ್ಯ ದೀರ್ಘಕಾಲೇ  
 ಗತೇಽಪಿ ಪೂರ್ವೋಕ್ತಾಂ ವಾಚಂ ದಾಯಾದಾ ಕಥಯತಿ, ಯಥಾ,  
 "ಅದ್ಯ ಯೂಯಂ ಕಥಾಂ ತಸ್ಯ ಯದಿ ಸಂಶ್ರೋತುಮಿಚ್ಛಥ, ತರ್ಹಿ  
 ಮಾ ಕುರುತೇದಾನೀಂ ಕಠಿನಾನಿ ಮನಾಂಸಿ ವಃ | " 8 ಅಪರಂ  
 ಯಿಹೋಶೂಯೋ ಯದಿ ತಾನ್ ವ್ಯಶ್ರಾಮಯಿಷ್ಯತ್ ತರ್ಹಿ ತತಃ ಪರಮ್  
 ಅಪರಸ್ಯ ದಿನಸ್ಯ ವಾಗ್ ಈಶ್ವರೇಣ ನಾಕಥಯಿಷ್ಯತ | 9 ಅತ ಈಶ್ವರಸ್ಯ  
 ಪ್ರಜಾಭಿಃ ಕರ್ತವ್ಯ ಏಕೋ ವಿಶ್ರಾಮಸ್ತಿಷ್ಯತಿ | 10 ಅಪರಮ್ ಈಶ್ವರೋ  
 ಯದ್ವತ್ ಸ್ವಕೃತಕರ್ಮಭ್ಯೋ ವಿಶ್ರಾಮ ತದ್ವತ್ ತಸ್ಯ ವಿಶ್ರಾಮಸ್ಥಾನಂ  
 ಪ್ರವಿಷ್ಟೋ ಜನೋಽಪಿ ಸ್ವಕೃತಕರ್ಮಭ್ಯೋ ವಿಶ್ರಾಮ್ಯತಿ | 11  
 ಅತೋ ವಯಂ ತದ್ ವಿಶ್ರಾಮಸ್ಥಾನಂ ಪ್ರವೇಷ್ಟುಂ ಯತಾಮಹೈ,

ತದವಿಶ್ವಾಸೋದಾಹರಣೇನ ಕೋಽಪಿ ನ ಪತತು | 12 ಈಶ್ವರಸ್ಯ  
ವಾದೋಽಮರಃ ಪ್ರಭಾವವಿಶಿಷ್ಟಶ್ಚ ಸರ್ವಸ್ಮಾದ್ ದ್ವಿಧಾರಖಜ್ಜಾದಪಿ  
ತೀಕ್ಷ್ಣಃ, ಅಪರಂ ಪ್ರಾಣಾತ್ಮನೋ ಗ್ರನ್ಥಿಮಜ್ಜಯೋಶ್ಚ ಪರಿಭೇದಾಯ  
ವಿಚ್ಛೇದಕಾರೀ ಮನಸಶ್ಚ ಸಜ್ಜಲ್ಪಾನಾಮ್ ಅಭಿಪ್ರೇತಾನಾಞ್ಚ ವಿಚಾರಕಃ |  
13 ಅಪರಂ ಯಸ್ಯ ಸಮೀಪೇ ಸ್ವೀಯಾ ಸ್ವೀಯಾ ಕಥಾಸ್ಮಾಭಿಃ  
ಕಥಯಿತವ್ಯಾ ತಸ್ಯಾಗೋಚರಃ ಕೋಽಪಿ ಪ್ರಾಣೀ ನಾಸ್ತಿ ತಸ್ಯ ದೃಷ್ಟ್ವಾ  
ಸರ್ವಮೇವಾನಾವೃತಂ ಪ್ರಕಾಶಿತಞ್ಚಾಸ್ತೇ | 14 ಅಪರಂ ಯ  
ಉಚ್ಚತಮಂ ಸ್ವರ್ಗಂ ಪ್ರವಿಷ್ಟ ಏತಾದೃಶ ಏಕೋ ವ್ಯಕ್ತಿರರ್ಥತ  
ಈಶ್ವರಸ್ಯ ಪುತ್ರೋ ಯೀಶುರಸ್ಮಾಕಂ ಮಹಾಯಾಜಕೋಽಸ್ಮಿ, ಅತೋ  
ಹೇತೋ ವರ್ಯಂ ಧರ್ಮಪ್ರತಿಜ್ಞಾಂ ದೃಢಮ್ ಆಲಮ್ಬಾಮಹೈ |  
15 ಅಸ್ಮಾಕಂ ಯೋ ಮಹಾಯಾಜಕೋ ಽಸ್ಮಿ ಸೋಽಸ್ಮಾಕಂ ದುಃಖೈ  
ದುಃಖಿತೋ ಭವಿತುಮ್ ಅಶಕ್ನೋ ನಹಿ ಕಿನ್ನು ಪಾಪಂ ವಿನಾ  
ಸರ್ವವಿಷಯೇ ವಯಮಿವ ಪರೀಕ್ಷಿತಃ | 16 ಅತಏವ ಕೃಪಾಂ ಗ್ರಹೀತುಂ  
ಪ್ರಯೋಜನೀಯೋಪಕಾರಾರ್ಥಮ್ ಅನುಗ್ರಹಂ ಪ್ರಾಪ್ನುಞ್ಚ ವಯಮ್  
ಉತ್ಸಾಹೇನಾನುಗ್ರಹಸಿಂಹಾಸನಸ್ಯ ಸಮೀಪಂ ಯಾಮಃ |

**5** ಯಃ ಕಶ್ಚಿತ್ ಮಹಾಯಾಜಕೋ ಭವತಿ ಸ ಮಾನವಾನಾಂ ಮಧ್ಯಾತ್  
ನೀತಃ ಸನ್ ಮಾನವಾನಾಂ ಕೃತ ಈಶ್ವರೋದ್ದೇಶ್ಯವಿಷಯೇಽರ್ಥತ  
ಉಪಹಾರಾಣಾಂ ಪಾಪಾರ್ಥಕಬಲೀನಾಞ್ಚ ದಾನ ನಿಯುಜ್ಯತೇ | 2 ಸ  
ಚಾಜ್ಞಾನಾಂ ಭ್ರಾಂತಾನಾಞ್ಚ ಲೋಕಾನಾಂ ದುಃಖೇನ ದುಃಖೀ ಭವಿತುಂ  
ಶಕ್ನೋತಿ, ಯತೋ ಹೇತೋಃ ಸ ಸ್ವಯಮಪಿ ದೌರ್ಬಲ್ಯವೇಷ್ಟಿತೋ  
ಭವತಿ | 3 ಏತಸ್ಮಾತ್ ಕಾರಣಾಚ್ಚ ಯದ್ವತ್ ಲೋಕಾನಾಂ ಕೃತೇ  
ತದ್ವದ್ ಆತ್ಮಕೃತೇಽಪಿ ಪಾಪಾರ್ಥಕಬಲಿದಾನಂ ತೇನ ಕರ್ತವ್ಯಂ | 4 ಸ  
ಘೋಚ್ಛಪದಃ ಸ್ವೇಚ್ಛಾತಃ ಕೇನಾಪಿ ನ ಗೃಹ್ಯತೇ ಕಿನ್ನು ಹಾರೋಣ ಇವ  
ಯ ಈಶ್ವರೇಣಾಹೂಯತೇ ತೇನೈವ ಗೃಹ್ಯತೇ | 5 ಏವಮ್ಪ್ರಕಾರೇಣ  
ಖ್ರೀಷ್ಟೋಽಪಿ ಮಹಾಯಾಜಕತ್ವಂ ಗ್ರಹೀತುಂ ಸ್ವೀಯಗೌರವಂ ಸ್ವಯಂ  
ನ ಕೃತವಾನ್, ಕಿನ್ನು "ಮದೀಯತನಯೋಽಸಿ ತ್ವಮ್ ಅದೈವ  
ಜನಿತೋ ಮಯೇತಿ" ವಾಚಂ ಯಸ್ತಂ ಭಾಷಿತವಾನ್ ಸ ಏವ ತಸ್ಯ  
ಗೌರವಂ ಕೃತವಾನ್ | 6 ತದ್ವದ್ ಅನ್ಯಗೀತೇಽಪೀದಮುಕ್ತಂ, ತ್ವಂ  
ಮಲ್ತೀಷೇದಕಃ ಶ್ರೇಣ್ಯಾಂ ಯಾಜಕೋಽಸಿ ಸದಾತನಃ | (aiṛṇ g165)

7 ಸ ಚ ದೇಹವಾಸಕಾಲೇ ಬಹುಕ್ರನ್ನನೇನಾಶ್ರಪಾತೇನ ಚ ಮೃತ್ಯುತ  
 ಉದ್ಧರಣೇ ಸಮರ್ಥಸ್ಯ ಪಿತುಃ ಸಮೀಪೇ ಪುನಃ ಪುನರ್ವಿನತಿಂ  
 ಪ್ರರ್ಥನಾಞ್ಚ ಕೃತ್ವಾ ತತ್ಫಲರೂಪಿಣೀಂ ಶಬ್ದಾತೋ ರಕ್ಷಾಂ ಪ್ರಾಪ್ಯ ಚ 8  
 ಯದ್ಯಪಿ ಪುತ್ರೋಽಭವತ್ ತಥಾಪಿ ಯೈರಕ್ಲಿಶ್ಯತ ತೈರಾಜ್ಞಾಗ್ರಹಣಮ್  
 ಅಶಿಕ್ಷತ | 9 ಇತ್ಥಂ ಸಿದ್ಧೀಭೂಯ ನಿಜಾಜ್ಞಾಗ್ರಾಹಿಣಾಂ ಸರ್ವೇಷಾಮ್  
 ಅನಂತಪರಿತ್ರಾಣಸ್ಯ ಕಾರಣಸ್ವರೂಪೋ ಽಭವತ್ | (aiōnios g166)  
 10 ತಸ್ಮಾತ್ ಸ ಮಲ್ಕೀಷೇದಕಃ ಶ್ರೇಣೀಭುಕ್ತೋ ಮಹಾಯಾಜಕ  
 ಈಶ್ವರೇಣಾಖ್ಯಾತಃ | 11 ತಮದ್ಯಸ್ಮಾಕಂ ಬಹುಕಥಾಃ ಕಥಯಿತವ್ಯಾಃ  
 ಕಿನ್ನು ತಾಃ ಸ್ತಬ್ಧಕರ್ಣೈ ಯುಷ್ಮಾಭಿ ದುರ್ಗಮ್ಯಾಃ | 12 ಯತೋ  
 ಯೂಯಂ ಯದ್ಯಪಿ ಸಮಯಸ್ಯ ದೀರ್ಘತ್ವಾತ್ ಶಿಕ್ಷಕಾ ಭವಿತುಮ್  
 ಅಶಕ್ಯತ ತಥಾಪೀಶ್ವರಸ್ಯ ವಾಕ್ಯಾನಾಂ ಯಾ ಪ್ರಥಮಾ ವರ್ಣಮಾಲಾ  
 ತಾಮಧಿ ಶಿಕ್ಷಾಪ್ರಾಪ್ತಿ ಯುಷ್ಮಾಕಂ ಪುನರಾವಶ್ಯಕಾ ಭವತಿ, ತಥಾ  
 ಕಠಿನದ್ರವ್ಯೇ ನಹಿ ಕಿನ್ನು ದುರ್ಗೇ ಯುಷ್ಮಾಕಂ ಪ್ರಯೋಜನಮ್  
 ಆಸ್ತೇ | 13 ಯೋ ದುರ್ಗಪಾಯೀ ಸ ಶಿಶುರೇವೇತಿಕಾರಣಾತ್  
 ಧರ್ಮವಾಕ್ಯೇ ತತ್ಪರೋ ನಾಸ್ತಿ | 14 ಕಿನ್ನು ಸದಸದ್ವಿಚಾರೇ ಯೇಷಾಂ  
 ಚೇತಾಂಸಿ ವ್ಯವಹಾರೇಣ ಶಿಕ್ಷಿತಾನಿ ತಾದೃಶಾನಾಂ ಸಿದ್ಧಲೋಕಾನಾಂ  
 ಕಠೋರದ್ರವ್ಯೇಷು ಪ್ರಯೋಜನಮಸ್ತಿ |

**6** ವಯಂ ಮೃತಿಜನಕಕರ್ಮಭ್ಯೋ ಮನಃಪರಾವರ್ತನಮ್ ಈಶ್ವರೇ  
 ವಿಶ್ವಾಸೋ ಮಜ್ಜನಶಿಕ್ಷಣಂ ಹಸ್ತಾರ್ಪಣಂ ಮೃತಲೋಕಾನಾಮ್  
 ಉತ್ಥಾನಮ್ 2 ಅನಂತಕಾಲಸ್ಥಾಯಿವಿಚಾರಾಜ್ಞಾ ಚೈತ್ಯೈಃ  
 ಪುನರ್ಭಿತ್ತಿಮೂಲಂ ನ ಸ್ಥಾಪಯಂತಃ ಖ್ರೀಷ್ಣವಿಷಯಕಂ  
 ಪ್ರಥಮೋಪದೇಶಂ ಪಶ್ಚಾತ್ಕೃತ್ಯ ಸಿದ್ಧಿಂ ಯಾವದ್ ಅಗ್ರಸರಾ ಭವಾಮ |  
 (aiōnios g166) 3 ಈಶ್ವರಸ್ಯಾನುಮತ್ಯಾ ಚ ತದ್ ಅಸ್ಮಾಭಿಃ ಕಾರಿಷ್ಯತೇ | 4  
 ಯ ಏಕಕೃತ್ವೋ ದೀಪ್ತಿಮಯಾ ಭೂತ್ವಾ ಸ್ವರ್ಗೀಯವರರಸಮ್  
 ಆಸ್ವದಿತವಂತಃ ಪವಿತ್ರಸ್ಯಾತ್ಮನೋಽಂತಿನೋ ಜಾತಾ 5 ಈಶ್ವರಸ್ಯ  
 ಸುವಾಕ್ಯಂ ಭಾವಿಕಾಲಸ್ಯ ಶಕ್ತಿಇಷ್ಟಾಸ್ವದಿತವಂತಶ್ಚ ತೇ ಭ್ರಷ್ಟಾ ಯದಿ (aiōn  
 g165) 6 ಸ್ವಮನೋಭಿರೀಶ್ವರಸ್ಯ ಪುತ್ರಂ ಪುನಃ ಕುಶೀ ಘ್ನಂತಿ ಲಜ್ಜಾಸ್ವದಂ  
 ಕುರ್ವತೇ ಚ ತರ್ಹಿ ಮನಃಪರಾವರ್ತನಾಯ ಪುನಸ್ತಾನ್  
 ನವೀನೀಕರ್ತುಂ ಕೋಽಪಿ ನ ಶಕ್ನೋತಿ | 7 ಯತೋ ಯಾ ಭೂಮಿಃ

ಸ್ವೋಪರಿ ಭೂಯಃ ಪತಿತಂ ವೃಷ್ಟಿಂ ಪಿವತೀ ತತ್ಪಲಾಧಿಕಾರಿಣಾಂ  
 ನಿಮಿತ್ತಮ್ ಇಷ್ಟಾನಿ ಶಾಕಾದೀನ್ಯುತ್ಪಾದಯತಿ ಸಾ ಈಶ್ವರಾದ್ ಆಶಿಷಂ  
 ಪ್ರಾಪ್ತಾ | 8 ಕಿನ್ನು ಯಾ ಭೂಮಿ ಗೋಕ್ಷುರಕಣ್ಣಕವೃಕ್ಷಾನ್  
 ಉತ್ಪಾದಯತಿ ಸಾ ನ ಗ್ರಾಹ್ಯಾ ಶಾಪಾರ್ಹಾ ಚ ಶೇಷೇ ತಸ್ಯಾ ದಾಹೋ  
 ಭವಿಷ್ಯತಿ | 9 ಹೇ ಪ್ರಿಯತಮಾಃ, ಯದ್ಯಪಿ ವಯಮ್ ಏತಾದ್ಯಶಂ  
 ವಾಕ್ಯಂ ಭಾಷಾಮಹೇ ತಥಾಪಿ ಯೂಯಂ ತತ ಉತ್ಕೃಷ್ಟಾಃ  
 ಪರಿತ್ರಾಣಪಥಸ್ಯ ಪಥಿಕಾಶ್ಚಾದ್ಧ ಇತಿ ವಿಶ್ವಸಾಮಃ | 10 ಯತೋ  
 ಯುಷ್ಮಾಭಿಃ ಪವಿತ್ರಲೋಕಾನಾಂ ಯ ಉಪಕಾರೋ ಽಕಾರಿ ಕ್ರಿಯತೇ  
 ಚ ತೇನೇಶ್ವರಸ್ಯ ನಾಮ್ನೇ ಪ್ರಕಾಶಿತಂ ಪ್ರೇಮ ಶ್ರಮಣ್ಣ ವಿಸ್ತೃತಮ್  
 ಈಶ್ವರೋಽನ್ಯಾಯಕಾರೀ ನ ಭವತಿ | 11 ಅಪರಂ ಯುಷ್ಮಾಕಮ್  
 ಏಕೈಕೋ ಜನೋ ಯತ್ ಪ್ರತ್ಯಾಶಾಪೂರಣಾರ್ಥಂ ಶೇಷಂ ಯಾವತ್  
 ತಮೇವ ಯತ್ನಂ ಪ್ರಕಾಶಯೇದಿತ್ಯಹಮ್ ಇಚ್ಛಾಮಿ | 12 ಅತಃ ಶಿಥಿಲಾ  
 ನ ಭವತ ಕಿನ್ನು ಯೇ ವಿಶ್ವಾಸೇನ ಸಹಿಷ್ಣುತಯಾ ಚ ಪ್ರತಿಜ್ಞಾನಾಂ  
 ಫಲಾಧಿಕಾರಿಣೋ ಜಾತಾಸ್ತೇಷಾಮ್ ಅನುಗಾಮಿನೋ ಭವತ | 13  
 ಈಶ್ವರೋ ಯದಾ ಇಬ್ರಾಹೀಮೇ ಪ್ರತ್ಯಜಾನಾತ್ ತದಾ ಶ್ರೇಷ್ಠಸ್ಯ  
 ಕಸ್ಯಾಪ್ಯಪರಸ್ಯ ನಾಮ್ನಾ ಶಪಥಂ ಕರ್ತುಂ ನಾಶಕ್ನೋತ್, ಅತೋ  
 ಹೇತೋಃ ಸ್ವನಾಮ್ನಾ ಶಪಥಂ ಕೃತ್ವಾ ತೇನೋಕ್ತಂ ಯಥಾ, 14 "ಸತ್ಯಮ್  
 ಅಹಂ ತ್ವಾಮ್ ಆಶಿಷಂ ಗದಿಷ್ಯಾಮಿ ತವಾನ್ವಯಂ ವರ್ಧಯಿಷ್ಯಾಮಿ  
 ಚ | " 15 ಅನೇನ ಪ್ರಕಾರೇಣ ಸ ಸಹಿಷ್ಣುತಾಂ ವಿಧಾಯ ತಸ್ಯಾಃ  
 ಪ್ರತ್ಯಾಶಾಯಾಃ ಫಲಂ ಲಭ್ವಾನ್ | 16 ಅಥ ಮಾನವಾಃ ಶ್ರೇಷ್ಠಸ್ಯ  
 ಕಸ್ಯಚಿತ್ ನಾಮ್ನಾ ಶಪನ್ತೇ, ಶಪಥಶ್ಚ ಪ್ರಮಾಣಾರ್ಥಂ ತೇಷಾಂ  
 ಸರ್ವವಿವಾದಾನ್ತಕೋ ಭವತಿ | 17 ಇತ್ಯಸ್ಮಿನ್ ಈಶ್ವರಃ ಪ್ರತಿಜ್ಞಾಯಾಃ  
 ಫಲಾಧಿಕಾರಿಣಃ ಸ್ವೀಯಮನ್ತ್ರಣಾಯಾ ಅಮೋಘತಾಂ ಬಾಹುಲ್ಯತೋ  
 ದರ್ಶಯಿತುಮಿಚ್ಛನ್ ಶಪಥೇನ ಸ್ವಪ್ರತಿಜ್ಞಾಂ ಸ್ಥಿರೀಕೃತವಾನ್ | 18  
 ಅತಃವ ಯಸ್ಮಿನ್ ಅನೃತಕಥನಮ್ ಈಶ್ವರಸ್ಯ ನ ಸಾಧ್ಯಂ  
 ತಾದೃಶೇನಾಚಲೇನ ವಿಷಯದ್ವಯೇನ ಸಮ್ಪುಖಸ್ಥರಕ್ಷಾಸ್ಥಲಸ್ಯ  
 ಪ್ರಾಪ್ತಯೇ ಪಲಾಯಿತಾನಾಮ್ ಅಸ್ಮಾಕಂ ಸುದೃಢಾ ಸಾನ್ವನಾ  
 ಜಾಯತೇ | 19 ಸಾ ಪ್ರತ್ಯಾಶಾಸ್ಮಾಕಂ ಮನೋನೌಕಾಯಾ ಅಚಲೋ  
 ಲಜ್ಗರೋ ಭೂತ್ವಾ ವಿಚ್ಛೇದಕವಸ್ತ್ರಸ್ಯಾಭ್ಯನ್ತರಂ ಪ್ರವಿಷ್ವಾ | 20

ತತ್ತೈವಾಸ್ಮಾಕಮ್ ಅಗ್ರಸರೋ ಯೀಶುಃ ಪ್ರವಿಶ್ಯ ಮಲ್ಕೀಷೇದಕಃ  
ಶ್ರೇಣ್ಯಾಂ ನಿತ್ಯಸ್ಥಾಯೀ ಯಾಜಕೋಽಭವತ್ | (aiṛṇ g165)

7 ಶಾಲಮಸ್ಯ ರಾಜಾ ಸರ್ವೋಪರಿಸ್ಥಸ್ಯೇಶ್ವರಸ್ಯ ಯಾಜಕಶ್ಚ ಸನ್  
ಯೋ ನೃಪತೀನಾಂ ಮಾರಣಾತ್ ಪ್ರತ್ಯಾಗತಮ್ ಇಬ್ರಾಹೀಮಂ  
ಸಾಕ್ಷಾತ್ಪ್ರಾಶಿಷಂ ಗದಿತವಾನ್, 2 ಯಸ್ಮೈ ಚೇಬ್ರಾಹೀಮ್  
ಸರ್ವದ್ರವ್ಯಾಣಾಂ ದಶಮಾಂಶಂ ದತ್ತವಾನ್ ಸ ಮಲ್ಕೀಷೇದಕ್  
ಸ್ವನಾಮ್ನೋಽರ್ಥೇನ ಪ್ರಥಮತೋ ಧರ್ಮರಾಜಃ ಪಶ್ಚಾತ್ ಶಾಲಮಸ್ಯ  
ರಾಜಾರ್ಥತಃ ಶಾನ್ತಿರಾಜೋ ಭವತಿ | 3 ಅಪರಂ ತಸ್ಯ ಪಿತಾ  
ಮಾತಾ ವಂಶಸ್ಯ ನಿರ್ಣಯ ಆಯುಷ ಆರಮ್ಭೋ ಜೀವನಸ್ಯ  
ಶೇಷಶ್ಚೈತೇಷಾಮ್ ಅಭಾವೋ ಭವತಿ, ಇತ್ಥಂ ಸ ಈಶ್ವರಪುತ್ರಸ್ಯ  
ಸದೃಶೀಕೃತಃ, ಸ ತ್ವನನ್ತಕಾಲಂ ಯಾವದ್ ಯಾಜಕಸ್ತಿಷ್ಯತಿ |  
4 ಅತಃವಾಸ್ಮಾಕಂ ಪೂರ್ವಪುರುಷ ಇಬ್ರಾಹೀಮ್ ಯಸ್ಮೈ  
ಲುರಿತದ್ರವ್ಯಾಣಾಂ ದಶಮಾಂಶಂ ದತ್ತವಾನ್ ಸ ಕೀದೃಕ್ ಮಹಾನ್  
ತದ್ ಆಲೋಚಯತ | 5 ಯಾಜಕತ್ವಪ್ರಾಪ್ತಾ ಲೇವೇಃ ಸನ್ನಾನಾ  
ವ್ಯವಸ್ಥಾನುಸಾರೇಣ ಲೋಕೇಭ್ಯೋಽರ್ಥತ ಇಬ್ರಾಹೀಮೋ ಜಾತೇಭ್ಯಃ  
ಸ್ವೀಯಭ್ರಾತೃಭ್ಯೋ ದಶಮಾಂಶಗ್ರಹಣಸ್ಯಾದೇಶಂ ಲಭ್ಯವನ್ತಃ | 6  
ಕಿನ್ತ್ವಸೌ ಯದ್ಯಪಿ ತೇಷಾಂ ವಂಶಾತ್ ನೋತ್ಪನ್ನಸ್ತಥಾಪೀಬ್ರಾಹೀಮೋ  
ದಶಮಾಂಶಂ ಗೃಹೀತವಾನ್ ಪ್ರತಿಜ್ಞಾನಾಮ್ ಅಧಿಕಾರಿಣಮ್ ಆಶಿಷಂ  
ಗದಿತವಾಂಶ್ಚ | 7 ಅಪರಂ ಯಃ ಶ್ರೇಯಾನ್ ಸ ಕ್ಷುದ್ರತರಾಯಾಶಿಷಂ  
ದದಾತೀತ್ಯತ್ರ ಕೋಽಪಿ ಸನ್ನೇಹೋ ನಾಸ್ತಿ | 8 ಅಪರಮ್ ಇದಾನೀಂ  
ಯೇ ದಶಮಾಂಶಂ ಗೃಹ್ಣಂತಿ ತೇ ಮೃತ್ಯೋರಧೀನಾ ಮಾನವಾಃ ಕಿನ್ತು  
ತದಾನೀಂ ಯೋ ಗೃಹೀತವಾನ್ ಸ ಜೀವತೀತಿಪ್ರಮಾಣಪ್ರಾಪ್ತಃ | 9  
ಅಪರಂ ದಶಮಾಂಶಗ್ರಾಹೀ ಲೇವಿರಪೀಬ್ರಾಹೀಮ್ವಾರಾ ದಶಮಾಂಶಂ  
ದತ್ತವಾನ್ ಏತದಪಿ ಕಥಯಿತುಂ ಶಕ್ಯತೇ | 10 ಯತೋ ಯದಾ  
ಮಲ್ಕೀಷೇದಕ್ ತಸ್ಯ ಪಿತರಂ ಸಾಕ್ಷಾತ್ ಕೃತವಾನ್ ತದಾನೀಂ ಸ  
ಲೇವಿಃ ಪಿತುರುರಸ್ಯಾಸೀತ್ | 11 ಅಪರಂ ಯಸ್ಯ ಸಮ್ಪನ್ನೇ ಲೋಕಾ  
ವ್ಯವಸ್ಥಾಂ ಲಭ್ಯವನ್ತಸ್ತೇನ ಲೇವೀಯಯಾಜಕವರ್ಗೇಣ ಯದಿ ಸಿದ್ಧಿಃ  
ಸಮಭವಿಷ್ಯತ್ ತರ್ಹಿ ಹಾರೋಣಸ್ಯ ಶ್ರೇಣ್ಯಾ ಮಧ್ಯಾದ್ ಯಾಜಕಂ ನ  
ನಿರೂಪ್ಯೇಶ್ವರೇಣ ಮಲ್ಕೀಷೇದಕಃ ಶ್ರೇಣ್ಯಾ ಮಧ್ಯಾದ್ ಅಪರಸ್ಯೈಕಸ್ಯ

ಯಾಜಕಸ್ಯೋತ್ಥಾಪನಂ ಕುತ ಅವಶ್ಯಕಮ್ ಅಭವಿಷ್ಯತ್? 12 ಯತೋ  
 ಯಾಜಕವರ್ಗಸ್ಯ ವಿನಿಮಯೇನ ಸುತರಾಂ ವ್ಯವಸ್ಥಾಯಾ ಅಪಿ  
 ವಿನಿಮಯೋ ಜಾಯತೇ | 13 ಅಪರಂಜಿ ತದ್ ವಾಕ್ಯಂ ಯಸ್ಯೋದ್ದೇಶ್ಯಂ  
 ಸೋಽಪರೇಣ ವಂಶೇನ ಸಂಯುಕ್ತಾಽಸ್ತಿ ತಸ್ಯ ವಂಶಸ್ಯ ಚ ಕೋಽಪಿ  
 ಕದಾಪಿ ವೇದ್ಯಾಃ ಕರ್ಮ ನ ಕೃತವಾನ್ | 14 ವಸ್ತುತಸ್ತು ಯಂ ವಂಶಮಥಿ  
 ಮೂಸಾ ಯಾಜಕತ್ವಸ್ಯೈಕಾಂ ಕಥಾಮಪಿ ನ ಕಥಿತವಾನ್ ತಸ್ಮಿನ್  
 ಯಿಹೂದಾವಂಶೇಽಸ್ಮಾಕಂ ಪ್ರಭು ಜಫನ್ಮ ಗೃಹೀತವಾನ್ ಇತಿ ಸುಸ್ಪಷ್ಟಂ |  
 15 ತಸ್ಯ ಸ್ಪಷ್ಟತರಮ್ ಅಪರಂ ಪ್ರಮಾಣಮಿದಂ ಯತ್ ಮಲ್ಕೀಷೇದಕಃ  
 ಸಾದೃಶ್ಯವತಾಪರೇಣ ತಾದೃಶೇನ ಯಾಜಕೇನೋದೇತವ್ಯಂ, 16 ಯಸ್ಯ  
 ನಿರೂಪಣಂ ಶರೀರಸಮ್ಪನ್ನೀಯವಿಧಿಯುಕ್ತಯಾ ವ್ಯವಸ್ಥಾಯಾ ನ  
 ಭವತಿ ಕಿನ್ತ್ವಕ್ಷಯಜೀವನಯುಕ್ತಯಾ ಶಕ್ತ್ಯಾ ಭವತಿ | 17 ಯತ ಈಶ್ವರ  
 ಇದಂ ಸಾಕ್ಷ್ಯಂ ದತ್ತವಾನ್, ಯಥಾ, "ತ್ವಂ ಮಲ್ಕೀಷೇದಕಃ ಶ್ರೇಣ್ಯಾಂ  
 ಯಾಜಕೋಽಸಿ ಸದಾತನಃ | " (aiōn g165) 18 ಅನೇನಾಗ್ರವರ್ತಿನೋ  
 ವಿಧೇ ದುರ್ಬಲತಾಯಾ ನಿಷ್ಫಲತಾಯಾಶ್ಚ ಹೇತೋರರ್ಥತೋ  
 ವ್ಯವಸ್ಥಯಾ ಕಿಮಪಿ ಸಿದ್ಧಂ ನ ಜಾತಮಿತಿಹೇತೋಸ್ತಸ್ಯ ಲೋಪೋ  
 ಭವತಿ | 19 ಯಯಾ ಚ ವಯಮ್ ಈಶ್ವರಸ್ಯ ನಿಕಟವರ್ತಿನೋ ಭವಾಮ  
 ಏತಾದೃಶೀ ಶ್ರೇಷ್ಠಪ್ರತ್ಯಾಶಾ ಸಂಸ್ಥಾಪ್ಯತೇ | 20 ಅಪರಂ ಯೀಶುಃ  
 ಶಪಥಂ ವಿನಾ ನ ನಿಯುಕ್ತಸ್ತಸ್ಮಾದಪಿ ಸ ಶ್ರೇಷ್ಠನಿಯಮಸ್ಯ ಮಧ್ಯಸ್ಥೋ  
 ಜಾತಃ | 21 ಯತಸ್ತೇ ಶಪಥಂ ವಿನಾ ಯಾಜಕಾ ಜಾತಾಃ ಕಿನ್ತ್ವಸೌ  
 ಶಪಥೇನ ಜಾತಃ ಯತಃ ಸ ಇದಮುಕ್ತಃ, ಯಥಾ, 22 "ಪರಮೇಶ  
 ಇದಂ ಶೇಷೇ ನ ಚ ತಸ್ಮಾನ್ನಿವರ್ತ್ಯತೇ | ತ್ವಂ ಮಲ್ಕೀಷೇದಕಃ ಶ್ರೇಣ್ಯಾಂ  
 ಯಾಜಕೋಽಸಿ ಸದಾತನಃ | " (aiōn g165) 23 ತೇ ಚ ಬಹವೋ  
 ಯಾಜಕಾ ಅಭವನ್ ಯತಸ್ತೇ ಮೃತ್ಯುನಾ ನಿತ್ಯಸ್ಥಾಯಿತ್ವಾತ್ ನಿವಾರಿತಾಃ,  
 24 ಕಿನ್ತ್ವಸಾವನಂತಕಾಲಂ ಯಾವತ್ ತಿಷ್ಠತಿ ತಸ್ಮಾತ್ ತಸ್ಯ ಯಾಜಕತ್ವಂ  
 ನ ಪರಿವರ್ತನೀಯಂ | (aiōn g165) 25 ತತೋ ಹೇತೋ ಯೇ  
 ಮಾನವಾಸ್ತೇನೇಶ್ವರಸ್ಯ ಸನ್ನಿಧಿಂ ಗಚ್ಛಂತಿ ತಾನ್ ಸ ಶೇಷಂ ಯಾವತ್  
 ಪರಿತ್ರಾತುಂ ಶಕ್ನೋತಿ ಯತಸ್ತೇಷಾಂ ಕೃತೇ ಪ್ರಾರ್ಥನಾಂ ಕರ್ತುಂ ಸ  
 ಸತತಂ ಜೀವತಿ | 26 ಅಪರಮ್ ಅಸ್ಮಾಕಂ ತಾದೃಶಮಹಾಯಾಜಕಸ್ಯ  
 ಪ್ರಯೋಜನಮಾಸೀದ್ ಯಃ ಪವಿತ್ರೋ ಽಹಿಂಸಕೋ ನಿಷ್ಕಲಜ್ಜಃ



ಪಾಪಿಭ್ಯೋ ಭಿನ್ನಃ ಸ್ವರ್ಗಾದಪ್ಯುಚ್ಛೀಕೃತಶ್ಚ ಸ್ಯಾತ್ | 27 ಅಪರಂ  
ಮಹಾಯಾಜಕಾನಾಂ ಯಥಾ ತಥಾ ತಸ್ಯ ಪ್ರತಿದಿನಂ ಪ್ರಥಮಂ  
ಸ್ವಪಾಪಾನಾಂ ಕೃತೇ ತತಃ ಪರಂ ಲೋಕಾನಾಂ ಪಾಪಾನಾಂ ಕೃತೇ  
ಬಲಿದಾನಸ್ಯ ಪ್ರಯೋಜನಂ ನಾಸ್ತಿ ಯತ ಆತ್ಮಬಲಿದಾನಂ ಕೃತ್ವಾ  
ತದ್ ಏಕಕೃತ್ವಸ್ತೇನ ಸಮ್ಪಾದಿತಂ | 28 ಯತೋ ವ್ಯವಸ್ಥಯಾ ಯೇ  
ಮಹಾಯಾಜಕಾ ನಿರೂಪ್ಯಂತೇ ತೇ ದೌರ್ಬಲ್ಯಯುಕ್ತಾ ಮಾನವಾಃ ಕಿನ್ನು  
ವ್ಯವಸ್ಥಾತಃ ಪರಂ ಶಪಥಯುಕ್ತೇನ ವಾಕ್ಯೇನ ಯೋ ಮಹಾಯಾಜಕೋ  
ನಿರೂಪಿತಃ ಸೋ ಽನಂತಕಾಲಾರ್ಥಂ ಸಿದ್ಧಃ ಪುತ್ರ ಏವ | (aiṛṇ g165)

**8** ಕಥ್ಯಮಾನಾನಾಂ ವಾಕ್ಯಾನಾಂ ಸಾರೋಽಯಮ್ ಅಸ್ಮಾಕಮ್  
ಏತಾದೃಶ ಏಕೋ ಮಹಾಯಾಜಕೋಽಸ್ತಿ ಯಃ ಸ್ವರ್ಗೇ ಮಹಾಮಹಿಮ್ನಃ  
ಸಿಂಹಾಸನಸ್ಯ ದಕ್ಷಿಣಪಾರ್ಶ್ವೋ ಸಮುಪವಿಷ್ಯವಾನ್ 2 ಯಚ್ಚ  
ದೂಷ್ಯಂ ನ ಮನುಜ್ಯೈಃ ಕಿನ್ವೀಶ್ವರೇಣ ಸ್ಥಾಪಿತಂ ತಸ್ಯ ಸತ್ಯದೂಷ್ಯಸ್ಯ  
ಪವಿತ್ರವಸ್ತುನಾಂ ಸೇವಕಃ ಸ ಭವತಿ | 3 ಯತ ಏಕೈಕೋ  
ಮಹಾಯಾಜಕೋ ನೈವೇದ್ಯಾನಾಂ ಬಲೀನಾಂ ದಾನೇ ನಿಯುಜ್ಯತೇ,  
ಅತೋ ಹೇತೋರೇತಸ್ಯಾಪಿ ಕಿಚ್ಛಿದ್ ಉತ್ಸರ್ಜನೀಯಂ ವಿದ್ಯತ  
ಇತ್ಯಾವಶ್ಯಕಂ | 4 ಕಿಂಚ್ಚ ಸ ಯದಿ ಪೃಥಿವ್ಯಾಮ್ ಅಸ್ಥಾಸ್ಯತ್ ತರ್ಹಿ  
ಯಾಜಕೋ ನಾಭವಿಷ್ಯತ್, ಯತೋ ಯೇ ವ್ಯವಸ್ಥಾನುಸಾರಾತ್  
ನೈವೇದ್ಯಾನಿ ದದತ್ಯೇತಾದೃಶಾ ಯಾಜಕಾ ವಿದ್ಯಂತೇ | 5 ತೇ ತು  
ಸ್ವರ್ಗೀಯವಸ್ತುನಾಂ ದೃಷ್ಟಾಂತೇನ ಛಾಯಯಾ ಚ ಸೇವಾಮನುತಿಷ್ಯಂತಿ  
ಯತೋ ಮೂಸಸಿ ದೂಷ್ಯಂ ಸಾಧಯಿತುಮ್ ಉದ್ಯತೇ ಸತೀಶ್ವರಸ್ತದೇವ  
ತಮಾದಿಷ್ಟವಾನ್ ಫಲತಃ ಸ ತಮುಕ್ತವಾನ್, ಯಥಾ, "ಅವಧೇಹಿ  
ಗಿರೌ ತ್ವಾಂ ಯದ್ಯನ್ನಿದರ್ಶನಂ ದರ್ಶಿತಂ ತದ್ವತ್ ಸರ್ವಾಣಿ ತ್ವಯಾ  
ಕ್ರಿಯಂತಾಂ | " 6 ಕಿನ್ವಿದಾನೀಮ್ ಅಸೌ ತಸ್ಮಾತ್ ಶ್ರೇಷ್ಠಂ  
ಸೇವಕಪದಂ ಪ್ರಾಪ್ತವಾನ್ ಯತಃ ಸ ಶ್ರೇಷ್ಠಪ್ರತಿಜ್ಞಾಭಿಃ ಸ್ಥಾಪಿತಸ್ಯ  
ಶ್ರೇಷ್ಠನಿಯಮಸ್ಯ ಮಧ್ಯಸ್ಥೋಽಭವತ್ | 7 ಸ ಪ್ರಥಮೋ ನಿಯಮೋ  
ಯದಿ ನಿರ್ದೋಷೋಽಭವಿಷ್ಯತ್ ತರ್ಹಿ ದ್ವಿತೀಯಸ್ಯ ನಿಯಮಸ್ಯ ಕಿಮಪಿ  
ಪ್ರಯೋಜನಂ ನಾಭವಿಷ್ಯತ್ | 8 ಕಿನ್ನು ಸ ದೋಷಮಾರೋಪಯನ್  
ತೇಭ್ಯಃ ಕಥಯತಿ, ಯಥಾ, "ಪರಮೇಶ್ವರ ಇದಂ ಭಾಷತೇ ಪಶ್ಯ ಯಸ್ಮಿನ್  
ಸಮಯೇಽಹಮ್ ಇಸ್ರಾಯೇಲವಂಶೇನ ಯಿಹೂದಾವಂಶೇನ ಚ

ಸಾರ್ಥಮ್ ಏಕಂ ನವೀನಂ ನಿಯಮಂ ಸ್ಥಿರೀಕರಿಷ್ಯಾಮ್ಯೇತಾದೃಶಃ  
ಸಮಯ ಆಯಾತಿ | 9 ಪರಮೇಶ್ವರೋಽಪರಮಪಿ ಕಥಯತಿ ತೇಷಾಂ  
ಪೂರ್ವಪುರುಷಾಣಾಂ ಮಿಸರದೇಶಾದ್ ಆನಯನಾರ್ಥಂ ಯಸ್ಮಿನ್  
ದಿನೇಽಹಂ ತೇಷಾಂ ಕರಂ ಧೃತ್ವಾ ತೈಃ ಸಹ ನಿಯಮಂ ಸ್ಥಿರೀಕೃತವಾನ್  
ತದ್ವಿನಸ್ಯ ನಿಯಮಾನುಸಾರೇಣ ನಹಿ ಯತಸ್ಯೈ ಮಮ ನಿಯಮೇ  
ಲಜ್ಜಿತೇಽಹಂ ತಾನ್ ಪ್ರತಿ ಚಿಂತಾಂ ನಾಕರವಂ | 10 ಕಿನ್ನು ಪರಮೇಶ್ವರಃ  
ಕಥಯತಿ ತದ್ವಿನಾತ್ ಪರಮಹಂ ಇಸ್ರಾಯೇಲವಂಶೀಯೈಃ ಸಾರ್ಥಮ್  
ಇಮಂ ನಿಯಮಂ ಸ್ಥಿರೀಕರಿಷ್ಯಾಮಿ, ತೇಷಾಂ ಚಿತ್ತೇ ಮಮ ವಿಧೀನ್  
ಸ್ಥಾಪಯಿಷ್ಯಾಮಿ ತೇಷಾಂ ಹೃತ್ಪತ್ರೇ ಚ ತಾನ್ ಲೇಖಿಷ್ಯಾಮಿ,  
ಅಪರಮಹಂ ತೇಷಾಮ್ ಈಶ್ವರೋ ಭವಿಷ್ಯಾಮಿ ತೇ ಚ ಮಮ ಲೋಕಾ  
ಭವಿಷ್ಯಂತಿ | 11 ಅಪರಂ ತ್ವಂ ಪರಮೇಶ್ವರಂ ಜಾನೀಹೀತಿವಾಕ್ಯೇನ  
ತೇಷಾಮೇಕೈಕೋ ಜನಃ ಸ್ವಂ ಸ್ವಂ ಸಮೀಪವಾಸಿನಂ ಭ್ರಾತರಂ ಪುನ  
ರ್ನ ಶಿಕ್ಷಯಿಷ್ಯತಿ ಯತ ಆಕ್ಷುದ್ರಾತ್ ಮಹಾನ್ತಂ ಯಾವತ್ ಸರ್ವೈ  
ಮಾಂ ಜ್ಞಾಸ್ಯಂತಿ | 12 ಯತೋ ಹೇತೋರಹಂ ತೇಷಾಮ್ ಅಧರ್ಮಾನ್  
ಕ್ಷಮಿಷ್ಯೇ ತೇಷಾಂ ಪಾಪಾನ್ಯಪರಾಧಾಂಶ್ಚ ಪುನಃ ಕದಾಪಿ ನ ಸ್ಮರಿಷ್ಯಾಮಿ |  
" 13 ಅನೇನ ತಂ ನಿಯಮಂ ನೂತನಂ ಗದಿತ್ವಾ ಸ ಪ್ರಥಮಂ ನಿಯಮಂ  
ಪುರಾತನೀಕೃತವಾನ್; ಯಚ್ಚ ಪುರಾತನಂ ಜೀರ್ಣಾಂಶ್ಚ ಜಾತಂ ತಸ್ಯ  
ಲೋಪೋ ನಿಕಟೋ ಽಭವತ್ |

**9** ಸ ಪ್ರಥಮೋ ನಿಯಮ ಆರಾಧನಾಯಾ  
ವಿವಿಧರೀತಿಭಿರೈಹಿಕಪವಿತ್ರಸ್ಥಾನೇನ ಚ ವಿಶಿಷ್ಟ ಆಸೀತ್ | 2 ಯತೋ  
ದೂಷ್ಯಮೇಕಂ ನಿರಮೀಯತ ತಸ್ಯ ಪ್ರಥಮಕೋಷ್ಯಸ್ಯ ನಾಮ  
ಪವಿತ್ರಸ್ಥಾನಮಿತ್ಯಾಸೀತ್ ತತ್ರ ದೀಪವೃಕ್ಷೋ ಭೋಜನಾಸನಂ  
ದರ್ಶನೀಯಪೂಪಾನಾಂ ಶ್ರೇಣೀ ಚಾಸೀತ್ | 3 ತತ್ಪಶ್ಚಾದ್  
ದ್ವಿತೀಯಾಯಾಸ್ತಿರಷ್ಟರಿಣ್ಯಾ ಅಭ್ಯನ್ತರೇ ಽತಿಪವಿತ್ರಸ್ಥಾನಮಿತಿನಾಮಕಂ  
ಕೋಷ್ಯಮಾಸೀತ್, 4 ತತ್ರ ಚ ಸುವರ್ಣಮಯೋ ಧೂಪಾಧಾರಃ  
ಪರಿತಃ ಸುವರ್ಣಮಣ್ಣಿತಾ ನಿಯಮಮುಷ್ಣಾ ಚಾಸೀತ್  
ತನ್ಮಧ್ಯೇ ಮಾನ್ವಾಯಾಃ ಸುವರ್ಣಘಟೋ ಹಾರೋಣಸ್ಯ  
ಮುಷ್ಣರಿತದಣ್ಣಸ್ತಕ್ಷಿತೌ ನಿಯಮಪ್ರಸ್ತರೌ, 5 ತದುಪರಿ ಚ ಕರುಣಾಸನೇ  
ಛಾಯಾಕಾರಿಣೌ ತೇಜೋಮಯೌ ಕಿರೂಬಾವಾಸ್ತಾಮ್, ಏತೇಷಾಂ

ವಿಶೇಷವೃತ್ತಾನ್ತಕಥನಾಯ ನಾಯಂ ಸಮಯಃ | 6 ಏತೇಷ್ಟೀದೃಕ್  
 ನಿರ್ಮಿತೇಷು ಯಾಜಕಾ ಈಶ್ವರಸೇವಾಮ್ ಅನುತಿಷ್ಠನತೋ ದೂಷ್ಯಸ್ಯ  
 ಪ್ರಥಮಕೋಷ್ಠಂ ನಿತ್ಯಂ ಪ್ರವಿಶನ್ತಿ | 7 ಕಿನ್ನು ದ್ವಿತೀಯಂ ಕೋಷ್ಠಂ  
 ಪ್ರತಿವರ್ಷಮ್ ಏಕಕೃತ್ವ ಏಕಾಕಿನಾ ಮಹಾಯಾಜಕೇನ ಪ್ರವಿಶ್ಯತೇ  
 ಕಿನ್ವಾತ್ಮನಿಮಿತ್ತಂ ಲೋಕಾನಾಮ್ ಅಜ್ಞಾನಕೃತಪಾಪಾನಾಂ  
 ನಿಮಿತ್ತಮ್ ಉತ್ಸರ್ಜನೀಯಂ ರುಧಿರಮ್ ಅನಾದಾಯ ತೇನ ನ  
 ಪ್ರವಿಶ್ಯತೇ | 8 ಇತ್ಯನೇನ ಪವಿತ್ರ ಆತ್ಮಾ ಯತ್ ಜ್ಞಾಪಯತಿ  
 ತದಿದಂ ತತ್ ಪ್ರಥಮಂ ದೂಷ್ಯಂ ಯಾವತ್ ತಿಷ್ಠತಿ ತಾವತ್  
 ಮಹಾಪವಿತ್ರಸ್ಥಾನಗಾಮೀ ಪನ್ನಾ ಅಪ್ರಕಾಶಿತಸ್ತಿಷ್ಠತಿ | 9 ತಚ್ಚ ದೂಷ್ಯಂ  
 ವರ್ತಮಾನಸಮಯಸ್ಯ ದೃಷ್ಟಾನ್ತಃ, ಯತೋ ಹೇತೋಃ ಸಾಮ್ಪ್ರತಂ  
 ಸಂಶೋಧನಕಾಲಂ ಯಾವದ್ ಯನ್ನಿರೂಪಿತಂ ತದನುಸಾರಾತ್  
 ಸೇವಾಕಾರಿಣೋ ಮಾನಸಿಕಸಿದ್ಧಿಕರಣೇಽಸಮರ್ಥಾಃ | 10 ಕೇವಲಂ  
 ಖಾದ್ಯಪೇಯೇಷು ವಿವಿಧಮಜ್ಜನೇಷು ಚ ಶಾರೀರಿಕರೀತಿಭಿ ಯುಕ್ತಾನಿ  
 ನೈವೇದ್ಯಾನಿ ಬಲಿದಾನಾನಿ ಚ ಭವನ್ತಿ | 11 ಅಪರಂ ಭಾವಿಮಜ್ಜಲಾನಾಂ  
 ಮಹಾಯಾಜಕಃ ಖ್ರೀಷ್ಟ ಉಪಸ್ಥಾಯಾಹಸ್ತನಿರ್ಮಿತೇನಾರ್ಥತ  
 ಏತತ್ಸೃಷ್ಟೇರ್ಬಹಿರ್ಭೂತೇನ ಶ್ರೇಷ್ಠೇನ ಸಿದ್ಧೇನ ಚ ದೂಷ್ಯೇಣ ಗತ್ವಾ | 12  
 ಛಾಗಾನಾಂ ಗೋವತ್ಸಾನಾಂ ವಾ ರುಧಿರಮ್ ಅನಾದಾಯ  
 ಸ್ವೀಯರುಧಿರಮ್ ಆದಾಯೈಕಕೃತ್ವ ಏವ ಮಹಾಪವಿತ್ರಸ್ಥಾನಂ  
 ಪ್ರವಿಶ್ಯಾನಂತಕಾಲಿಕಾಂ ಮುಕ್ತಿಂ ಪ್ರಾಪ್ತವಾನ್ | (aiṛnios g166) | 13  
 ವೃಷಛಾಗಾನಾಂ ರುಧಿರೇಣ ಗವೀಭಸ್ಮನಃ ಪ್ರಕ್ಷೇಪೇಣ ಚ  
 ಯದ್ಯಶುಚಿಲೋಕಾಃ ಶಾರೀರಿಶುಚಿತ್ವಾಯ ಪೂಯನ್ತೇ, | 14 ತರ್ಹಿ ಕಿಂ  
 ಮನ್ಯದ್ವೇ ಯಃ ಸದಾತನೇನಾತ್ಮನಾ ನಿಷ್ಕಲಜ್ಜಬಲಿಮಿವ  
 ಸ್ವಮೇವೇಶ್ವರಾಯ ದತ್ತವಾನ್, ತಸ್ಯ ಖ್ರೀಷ್ಟಸ್ಯ ರುಧಿರೇಣ ಯುಷ್ಮಾಕಂ  
 ಮನಾಂಸ್ಯಮರೇಶ್ವರಸ್ಯ ಸೇವಾಯೈ ಕಿಂ ಮೃತ್ಯುಜನಕೇಭ್ಯಃ  
 ಕರ್ಮಭ್ಯೋ ನ ಪವಿತ್ರೀಕಾರಿಷ್ಯನ್ತೇ? (aiṛnios g166) | 15 ಸ  
 ನೂತನನಿಯಮಸ್ಯ ಮಧ್ಯಸ್ಥೋಽಭವತ್ ತಸ್ಯಾಭಿಪ್ರಾಯೋಽಯಂ  
 ಯತ್ ಪ್ರಥಮನಿಯಮಲಜ್ಜನರೂಪಪಾಪೇಭ್ಯೋ ಮೃತ್ಯುನಾ ಮುಕ್ತೌ  
 ಜಾತಾಯಾಮ್ ಆಹೂತಲೋಕಾ ಅನಂತಕಾಲೀಯಸಮ್ಪದಃ  
 ಪ್ರತಿಜ್ಞಾಫಲಂ ಲಭೇರನ್ | (aiṛnios g166) | 16 ಯತ್ರ ನಿಯಮೋ ಭವತಿ

ತತ್ರ ನಿಯಮಸಾಧಕಸ್ಯ ಬಲೇ ಮೃತ್ಯುನಾ ಭವಿತವ್ಯಂ | 17 ಯತೋ  
 ಹತೇನ ಬಲಿನಾ ನಿಯಮಃ ಸ್ಥಿರೀಭವತಿ ಕಿನ್ನು ನಿಯಮಸಾಧಕೋ ಬಲಿ  
 ಯಾವತ್ ಜೀವತಿ ತಾವತ್ ನಿಯಮೋ ನಿರರ್ಥಕಸ್ತಿಷ್ಠತಿ | 18 ತಸ್ಮಾತ್  
 ಸ ಪೂರ್ವನಿಯಮೋಽಪಿ ರುಧಿರಪಾತಂ ವಿನಾ ನ ಸಾಧಿತಃ | 19  
 ಫಲತಃ ಸರ್ವಲೋಕಾನ್ ಪ್ರತಿ ವ್ಯವಸ್ಥಾನುಸಾರೇಣ ಸರ್ವಾ  
 ಆಜ್ಞಾಃ ಕಥಯಿತ್ವಾ ಮೂಸಾ ಜಲೇನ ಸಿನ್ನೂರವರ್ಣಲೋಮ್ನಾ  
 ಏಷೋವತ್ಮಣೇನ ಚ ಸಾರ್ಧಂ ಗೋವತ್ಸಾನಾಂ ಛಾಗಾನಾಂ ರುಧಿರಂ  
 ಗೃಹೀತ್ವಾ ಗ್ರಂಥೇ ಸರ್ವಲೋಕೇಷು ಚ ಪ್ರಕ್ಷಿಪ್ಯ ಬಭಾಷೇ, 20  
 ಯುಷ್ಮಾನ್ ಅಧೀಶ್ವರೋ ಯಂ ನಿಯಮಂ ನಿರೂಪಿತವಾನ್ ತಸ್ಯ  
 ರುಧಿರಮೇತತ್ | 21 ತದ್ವತ್ ಸ ದೂಷ್ಯೇಽಪಿ ಸೇವಾರ್ಥಕೇಷು  
 ಸರ್ವಪಾತ್ರೇಷು ಚ ರುಧಿರಂ ಪ್ರಕ್ಷಿಪ್ತವಾನ್ | 22 ಅಪರಂ  
 ವ್ಯವಸ್ಥಾನುಸಾರೇಣ ಪ್ರಾಯಶಃ ಸರ್ವಾಣಿ ರುಧಿರೇಣ ಪರಿಷ್ಠಿಯಂತೇ  
 ರುಧಿರಪಾತಂ ವಿನಾ ಪಾಪಮೋಚನಂ ನ ಭವತಿ ಚ | 23 ಅಪರಂ  
 ಯಾನಿ ಸ್ವರ್ಗೀಯವಸ್ತುನಾಂ ದೃಷ್ಟಾನ್ತಾಸ್ತೇಷಾಮ್ ಏತೈಃ ಪಾವನಮ್  
 ಅವಶ್ಯಕಮ್ ಅಸೀತ್ ಕಿನ್ನು ಸಾಕ್ಷಾತ್ ಸ್ವರ್ಗೀಯವಸ್ತುನಾಮ್ ಏತೇಭ್ಯಃ  
 ಶ್ರೇಷ್ಠೇ ಬಲಿದಾನ್ಯೈಃ ಪಾವನಮಾವಶ್ಯಕಂ | 24 ಯತಃ ಖ್ರೀಷ್ಣಃ  
 ಸತ್ಯಪವಿತ್ರಸ್ಥಾನಸ್ಯ ದೃಷ್ಟಾನ್ತರೂಪಂ ಹಸ್ತಕೃತಂ ಪವಿತ್ರಸ್ಥಾನಂ ನ  
 ಪ್ರವಿಷ್ಟವಾನ್ ಕಿನ್ತ್ವಸ್ತನ್ನಿಮಿತ್ತಮ್ ಇದಾನೀಮ್ ಈಶ್ವರಸ್ಯ ಸಾಕ್ಷಾದ್  
 ಉಪಸ್ಥಾತುಂ ಸ್ವರ್ಗಮೇವ ಪ್ರವಿಷ್ಟಃ | 25 ಯಥಾ ಚ ಮಹಾಯಾಜಕಃ  
 ಪ್ರತಿವರ್ಷಂ ಪರಶೋಣಿತಮಾದಾಯ ಮಹಾಪವಿತ್ರಸ್ಥಾನಂ ಪ್ರವಿಶತಿ  
 ತಥಾ ಖ್ರೀಷ್ಣೇನ ಪುನಃ ಪುನರಾತ್ಮೋತ್ಸರ್ಗೋ ನ ಕರ್ತವ್ಯಃ, 26  
 ಕರ್ತವ್ಯೇ ಸತಿ ಜಗತಃ ಸೃಷ್ಟಿಕಾಲಮಾರಭ್ಯ ಬಹುವಾರಂ  
 ತಸ್ಯ ಮೃತ್ಯುಭೋಗ ಆವಶ್ಯಕೋಽಭವತ್; ಕಿನ್ತ್ವಿದಾನೀಂ ಸ  
 ಆತ್ಮೋತ್ಸರ್ಗೇಣ ಪಾಪನಾಶಾರ್ಥಮ್ ಏಕಕೃತ್ವೇ ಜಗತಃ ಶೇಷಕಾಲೇ  
 ಪ್ರಚಕಾಶೇ | (aiṛṇ 9165) 27 ಅಪರಂ ಯಥಾ ಮಾನುಷಸ್ಯೈಕಕೃತ್ವೋ  
 ಮರಣಂ ತತ್ ಪಶ್ಚಾದ್ ವಿಚಾರೋ ನಿರೂಪಿತೋಽಸ್ತಿ, 28 ತದ್ವತ್  
 ಖ್ರೀಷ್ಣೋಽಪಿ ಬಹೂನಾಂ ಪಾಪವಹನಾರ್ಥಂ ಬಲಿರೂಪೇಣೈಕಕೃತ್ವ  
 ಉತ್ಸೃಜೇ, ಅಪರಂ ದ್ವಿತೀಯವಾರಂ ಪಾಪಾದ್ ಭಿನ್ನಃ ಸನ್ ಯೇ ತಂ  
 ಪ್ರತೀಕ್ಷಂತೇ ತೇಷಾಂ ಪರಿತ್ರಾಣಾರ್ಥಂ ದರ್ಶನಂ ದಾಸ್ಯತಿ |

**10** ವ್ಯವಸ್ಥಾ ಭವಿಷ್ಯನ್ಮುಜ್ಜಲಾನಾಂ ಛಾಯಾಸ್ವರೂಪಾ ನ ಚ ವಸ್ತುನಾಂ  
ಮೂರ್ತಿರ್ವಸ್ವರೂಪಾ ತತೋ ಹೇತೋ ನಿರ್ಫಲಂ ದೀಯಮಾನೈರೇಕವಿದ್ಯೈ  
ವಾರ್ಷಿಕಬಲಿಭಿಃ ಶರಣಾಗತಲೋಕಾನ್ ಸಿದ್ಧಾನ್ ಕರ್ತುಂ ಕದಾಪಿ ನ  
ಶಕ್ನೋತಿ | 2 ಯದ್ಯಶಕ್ಯತ್ ತರ್ಹಿ ತೇಷಾಂ ಬಲೀನಾಂ ದಾನಂ ಕಿಂ ನ  
ನ್ಯವರ್ತಿಷ್ಯತ್? ಯತಃ ಸೇವಾಕಾರಿಷ್ಟೇಕಕೃತ್ವಃ ಪವಿತ್ರೀಭೂತೇಷು  
ತೇಷಾಂ ಕೋಽಪಿ ಪಾಪಬೋಧಃ ಪುನರ್ನಾಭವಿಷ್ಯತ್ | 3 ಕಿನ್ನು ತೈ  
ಬಲಿದಾನೈಃ ಪ್ರತಿವತ್ಸರಂ ಪಾಪಾನಾಂ ಸ್ಮಾರಣಂ ಜಾಯತೇ | 4  
ಯತೋ ವ್ಯಾಪಾಣಾಂ ಛಾಯಾಂ ವಾ ರುಧಿರೇಣ ಪಾಪಮೋಚನಂ ನ  
ಸಮ್ಭವತಿ | 5 ಏತತ್ಕಾರಣಾತ್ ಖ್ರಿಷ್ಟೇನ ಜಗತ್ ಪ್ರವಿಶ್ಯೇದಮ್  
ಉಚ್ಯತೇ, ಯಥಾ, "ನೇಷ್ವಾ ಬಲಿಂ ನ ನೈವೇದ್ಯಂ ದೇಹೋ ಮೇ  
ನಿರ್ಮೀತಸ್ವಯಾ | 6 ನ ಚ ತ್ವಂ ಬಲಿಭಿ ಹರ್ವ್ಯೈಃ ಪಾಪಘ್ನೈ ವಾ  
ಪ್ರತುಷ್ಯಸಿ | 7 ಅವಾದಿಷಂ ತದೈವಾಹಂ ಪಶ್ಯ ಕುರ್ವೇ ಸಮಾಗಮಂ |  
ಧರ್ಮಗ್ರಂಥಸ್ಯ ಸರ್ಗೇ ಮೇ ವಿದ್ಯತೇ ಲಿಖಿತಾ ಕಥಾ | ಈಶ  
ಮನೋಽಭಿಲಾಷಸ್ಯೇ ಮಯಾ ಸಮ್ಪೂರಯಿಷ್ಯತೇ | " 8 ಇತ್ಯಸ್ಮಿನ್  
ಪ್ರಥಮತೋ ಯೇಷಾಂ ದಾನಂ ವ್ಯವಸ್ಥಾನುಸಾರಾದ್ ಭವತಿ  
ತಾನ್ಯಧಿ ತೇನೇದಮುಕ್ತಂ ಯಥಾ, ಬಲಿನೈವೇದ್ಯಹವ್ಯಾನಿ  
ಪಾಪಘ್ನಾಞ್ಶೋಪಚಾರಕಂ, ನೇಮಾನಿ ವಾಙ್ಘಸಿ ತ್ವಂ ಹಿ ನ ಚೈತೇಷು  
ಪ್ರತುಷ್ಯಸೀತಿ | 9 ತತಃ ಪರಂ ತೇನೋಕ್ತಂ ಯಥಾ, "ಪಶ್ಯ  
ಮನೋಽಭಿಲಾಷಂ ತೇ ಕರ್ತುಂ ಕುರ್ವೇ ಸಮಾಗಮಂ;" ದ್ವಿತೀಯಮ್  
ಏತದ್ ವಾಕ್ಯಂ ಸ್ಥಿರೀಕರ್ತುಂ ಸ ಪ್ರಥಮಂ ಲುಮ್ಮತಿ | 10 ತೇನ  
ಮನೋಽಭಿಲಾಷೇಣ ಚ ವಯಂ ಯೀಶುಖ್ರಿಷ್ಟಸೈಕಕೃತ್ವಃ  
ಸ್ವಶರೀರೋತ್ಸರ್ಗಾತ್ ಪವಿತ್ರೀಕೃತಾ ಅಭವಾಮ | 11 ಅಪರಮ್  
ಏಕೈಕೋ ಯಾಜಕಃ ಪ್ರತಿದಿನಮ್ ಉಪಾಸನಾಂ ಕುರ್ವನ್ ಯೈಶ್ಚ  
ಪಾಪಾನಿ ನಾಶಯಿತುಂ ಕದಾಪಿ ನ ಶಕ್ಯಂತೇ ತಾದೃಶಾನ್  
ಏಕರೂಪಾನ್ ಬಲೀನ್ ಪುನಃ ಪುನರುತ್ಸೃಜನ್ ತಿಷ್ಠತಿ | 12 ಕಿನ್ತ್ವಸೌ  
ಪಾಪನಾಶಕಮ್ ಏಕಂ ಬಲಿಂ ದತ್ತಾನಂತಕಾಲಾರ್ಥಮ್ ಈಶ್ವರಸ್ಯ  
ದಕ್ಷಿಣ ಉಪವಿಶ್ಯ 13 ಯಾವತ್ ತಸ್ಯ ಶತ್ರುವಸ್ತಸ್ಯ ಪಾದಪೀಠಂ ನ ಭವನ್ತಿ  
ತಾವತ್ ಪ್ರತೀಕ್ಷಮಾಣಸ್ತಿಷ್ಠತಿ | 14 ಯತ ಏಕೇನ ಬಲಿದಾನೇನ  
ಸೋಽನಂತಕಾಲಾರ್ಥಂ ಪೂಯಮಾನಾನ್ ಲೋಕಾನ್ ಸಾಧಿತವಾನ್ |

15 ಏತಸ್ಮಿನ್ ಪವಿತ್ರ ಆತ್ಮಾಪ್ಯಸ್ಮಾಕಂ ಪಕ್ಷೇ ಪ್ರಮಾಣಯತಿ 16  
"ಯತೋ ಹೇತೋಽಸ್ತದ್ಧಿನಾತ್ ಪರಮ್ ಅಹಂ ತೈಃ ಸಾರ್ಧಮ್  
ಇಮಂ ನಿಯಮಂ ಸ್ಥಿರೀಕರಿಷ್ಯಾಮೀತಿ ಪ್ರಥಮತ ಉಕ್ತ್ವಾ  
ಪರಮೇಶ್ವರೇಣೇದಂ ಕಥಿತಂ, ತೇಷಾಂ ಚಿತ್ತೇ ಮಮ ವಿಧೀನ್  
ಸ್ಥಾಪಯಿಷ್ಯಾಮಿ ತೇಷಾಂ ಮನಃಸು ಚ ತಾನ್ ಲೇಖಿಷ್ಯಾಮಿ ಚ, 17  
ಅಪರಂಶ್ಚ ತೇಷಾಂ ಪಾಪಾನ್ಯಪರಾಧಾಂಶ್ಚ ಪುನಃ ಕದಾಪಿ ನ  
ಸ್ಮಾರಿಷ್ಯಾಮಿ | " 18 ಕಿನ್ನು ಯತ್ರ ಪಾಪಮೋಚನಂ ಭವತಿ ತತ್ರ  
ಪಾಪಾರ್ಥಕಬಲಿದಾನಂ ಪುನರ್ ನ ಭವತಿ | 19 ಅತೋ ಹೇ ಭ್ರಾತರಃ,  
ಯೇಶೋ ರುಧಿರೇಣ ಪವಿತ್ರಸ್ಥಾನಪ್ರವೇಶಾಯಾಸ್ಮಾಕಮ್  
ಉತ್ಸಾಹೋ ಭವತಿ, 20 ಯತಃ ಸೋಽಸ್ಮದರ್ಥಂ ತಿರಸ್ಕರಿಣ್ಯಾರ್ಥತಃ  
ಸ್ವಶರೀರೇಣ ನವೀನಂ ಜೀವನಯುಕ್ತಗ್ಜ್ಜಿಕಂ ಪನ್ನಾನಂ  
ನಿರ್ಮಿತವಾನ್, 21 ಅಪರಂಶ್ಚೇಶ್ವರೀಯಪರಿವಾರಸ್ಯಾದ್ಯಕ್ಷ ಏಕೋ  
ಮಹಾಯಾಜಕೋಽಸ್ಮಾಕಮಸ್ತಿ | 22 ಅತೋ ಹೇತೋರಸ್ಮಾಭಿಃ  
ಸರಲಾನ್ತಃಕರಣೈ ದ್ಯುಢವಿಶ್ವಾಸೈಃ ಪಾಪಬೋಧಾತ್  
ಪ್ರಕ್ಷಾಲಿತಮನೋಭಿ ನಿರ್ಮೂಲಜಲೇ ಸ್ನಾತಶರೀರೈಶ್ಚೇಶ್ವರಮ್  
ಉಪಾಗತ್ಯ ಪ್ರತ್ಯಾಶಾಯಾಃ ಪ್ರತಿಜ್ಞಾ ನಿಶ್ಚಲಾ ಧಾರಯಿತವ್ಯಾ | 23  
ಯತೋ ಯಸ್ಮಾಮ್ ಅಜ್ಞೇಕೃತವಾನ್ ಸ ವಿಶ್ವಸನೀಯಃ | 24 ಅಪರಂ  
ಪ್ರೇಮ್ನಿ ಸತ್ಪ್ರಿಯಾಸು ಚೈಕೈಕಸ್ಯೋತ್ಸಾಹವೃದ್ಧ್ಯಾರ್ಥಮ್ ಅಸ್ಮಾಭಿಃ  
ಪರಸ್ಪರಂ ಮನ್ತ್ರಯಿತವ್ಯಂ | 25 ಅಪರಂ ಕತಿಪಯಲೋಕಾ ಯಥಾ  
ಕುರ್ವನ್ತಿ ತಥಾಸ್ಮಾಭಿಃ ಸಭಾಕರಣಂ ನ ಪರಿತ್ಯಕ್ತವ್ಯಂ ಪರಸ್ಪರಮ್  
ಉಪದೇಷ್ಯವ್ಯಾ ಯತಸ್ತತ್ ಮಹಾದಿನಮ್ ಉತ್ತರೋತ್ತರಂ  
ನಿಕಟವರ್ತಿ ಭವತೀತಿ ಯುಷ್ಮಾಭಿ ದ್ಯುಶ್ಯತೇ | 26 ಸತ್ಯಮತಸ್ಯ  
ಜ್ಞಾನಪ್ರಾಪ್ತೇಃ ಪರಂ ಯದಿ ವಯಂ ಸ್ವಂಚ್ಛಯಾ ಪಾಪಾಚಾರಂ  
ಕುರ್ಮ್ಹಿಸ್ತರ್ಹಿ ಪಾಪಾನಾಂ ಕೃತೇ ಽನ್ಯತ್ ಕಿಮಪಿ ಬಲಿದಾನಂ  
ನಾವಶಿಷ್ಯತೇ 27 ಕಿನ್ನು ವಿಚಾರಸ್ಯ ಭಯಾನಕಾ ಪ್ರತೀಕ್ಷಾ  
ರಿಪುನಾಶಕಾನಲಸ್ಯ ತಾಪಶ್ಚಾವಶಿಷ್ಯತೇ | 28 ಯಃ ಕಶ್ಚಿತ್ ಮೂಸಸೋ  
ವ್ಯವಸ್ಥಾಮ್ ಅವಮನ್ಯತೇ ಸ ದಯಾಂ ವಿನಾ ದ್ವಯೋಸ್ತಿಸೃಣಾಂ ವಾ  
ಸಾಕ್ಷಿಣಾಂ ಪ್ರಮಾಣೇನ ಹನ್ಯತೇ, 29 ತಸ್ಮಾತ್ ಕಿಂ ಬುದ್ಧ್ಯದ್ವೇ ಯೋ ಜನ  
ಈಶ್ವರಸ್ಯ ಪುತ್ರಮ್ ಅವಜಾನಾತಿ ಯೇನ ಚ ಪವಿತ್ರೀಕೃತೋ ಽಭವತ್

ತತ್ ನಿಯಮಸ್ಯ ರುಧಿರಮ್ ಅಪವಿತ್ರಂ ಜಾನಾತಿ, ಅನುಗ್ರಹಕರಮ್  
ಆತ್ಮಾನಮ್ ಅಪಮನ್ಯತೇ ಚ, ಸ ಕಿಯನ್ಮಹಾಘೋರತರದಣ್ಣಸ್ಯ  
ಯೋಗ್ಯೋ ಭವಿಷ್ಯತಿ? 30 ಯತಃ ಪರಮೇಶ್ವರಃ ಕಥಯತಿ, "ದಾನಂ  
ಫಲಸ್ಯ ಮತ್ಕರ್ಮ್ ಸೂಚಿತಂ ಪ್ರದದಾಮ್ಯಹಂ | " ಪುನರಪಿ, "ತದಾ  
ವಿಚಾರಯಿಷ್ಯಂತೇ ಪರೇಶೇನ ನಿಜಾಃ ಪ್ರಜಾಃ | " ಇದಂ ಯಃ  
ಕಥಿತವಾನ್ ತಂ ವಯಂ ಜಾನೀಮಃ | 31 ಅಮರೇಶ್ವರಸ್ಯ  
ಕರಯೋಃ ಪತನಂ ಮಹಾಭಯಾನಕಂ | 32 ಹೇ ಭ್ರಾತರಃ,  
ಪೂರ್ವದಿನಾನಿ ಸ್ಮರತ ಯತಸ್ತದಾನೀಂ ಯೂಯಂ ದೀಪ್ತಿಂ ಪ್ರಾಪ್ಯ  
ಬಹುದುರ್ಗತಿರೂಪಂ ಸಂಗ್ರಾಮಂ ಸಹಮಾನಾ ಏಕತೋ ನಿನ್ದಾಕ್ಷೇಶೈಃ  
ಕೌತುಕೀಕೃತಾ ಅಭವತ, 33 ಅನ್ಯತಶ್ಚ ತದ್ಭೋಗಿನಾಂ ಸಮಾಂತಿನೋ  
ಽಭವತ | 34 ಯೂಯಂ ಮಮ ಬನ್ಧನಸ್ಯ ದುಃಖೇನ ದುಃಖಿನೋ  
ಽಭವತ, ಯುಷ್ಮಾಕಮ್ ಉತ್ತಮಾ ನಿತ್ಯಾ ಚ ಸಮ್ಪತ್ತಿಃ ಸ್ವರ್ಗೇ ವಿದ್ಯತ ಇತಿ  
ಜ್ಞಾತ್ವಾ ಸಾನಂದಂ ಸರ್ವಸ್ವಸ್ಯಾಪಹರಣಮ್ ಅಸಹದ್ವಿಷ್ಣು | 35 ಅತಃ ಏವ  
ಮಹಾಪುರಸ್ಕಾರಯುಕ್ತಂ ಯುಷ್ಮಾಕಮ್ ಉತ್ಸಾಹಂ ನ ಪರಿತ್ಯಜತ | 36  
ಯತೋ ಯೂಯಂ ಯೇನೇಶ್ವರಸ್ಯೇಚ್ಛಾಂ ಪಾಲಯಿತ್ವಾ ಪ್ರತಿಜ್ಞಾಯಾಃ  
ಫಲಂ ಲಭದ್ವಂ ತದರ್ಥಂ ಯುಷ್ಮಾಭಿ ರ್ಧೈರ್ಯ್ಯಾವಲಮ್ಬನಂ  
ಕರ್ತವ್ಯಂ | 37 ಯೇನಾಗನ್ತವ್ಯಂ ಸ ಸ್ವಲ್ಪಕಾಲಾತ್ ಪರಮ್ ಆಗಮಿಷ್ಯತಿ  
ನ ಚ ವಿಲಮ್ಬಿಷ್ಯತೇ | 38 "ಪುಣ್ಯವಾನ್ ಜನೋ ವಿಶ್ವಾಸೇನ ಜೀವಿಷ್ಯತಿ  
ಕಿನ್ತು ಯದಿ ನಿವರ್ತತೇ ತರ್ಹಿ ಮಮ ಮನಸ್ತಸ್ಮಿನ್ ನ ತೋಷಂ  
ಯಾಸ್ಯತಿ | " 39 ಕಿನ್ತು ವಯಂ ವಿನಾಶಜನಿಕಾಂ ಧರ್ಮಾತ್ ನಿವೃತ್ತಿಂ  
ನ ಕುರ್ವಾಣಾ ಆತ್ಮನಃ ಪರಿತ್ರಾಣಾಯ ವಿಶ್ವಾಸಂ ಕುರ್ವಾಮಹೇ |

**11** ವಿಶ್ವಾಸ ಆಶಂಸಿತಾನಾಂ ನಿಶ್ಚಯಃ, ಅದೃಶ್ಯಾನಾಂ ವಿಷಯಾಣಾಂ  
ದರ್ಶನಂ ಭವತಿ | 2 ತೇನ ವಿಶ್ವಾಸೇನ ಪ್ರಾಇಶ್ಣೇ ಲೋಕಾಃ  
ಪ್ರಾಮಾಣ್ಯಂ ಪ್ರಾಪ್ತವಂತಃ | 3 ಅಪರಮ್ ಈಶ್ವರಸ್ಯ ವಾಕ್ಯೇನ  
ಜಗನ್ನಸ್ಯಜ್ಞನ್ತ, ದೃಷ್ಟವಸ್ತುನಿ ಚ ಪ್ರತ್ಯಕ್ಷವಸ್ತುಭ್ಯೋ ನೋದಪದ್ಯಂತೇತ್ದ  
ವಯಂ ವಿಶ್ವಾಸೇನ ಬುಧ್ಯಾಮಹೇ | (aiOn g165) 4 ವಿಶ್ವಾಸೇನ  
ಹಾಬಿಲ್ ಈಶ್ವರಮುದ್ದಿಶ್ಯ ಕಾಬಿಲಃ ಶ್ರೇಷ್ಠಂ ಬಲಿದಾನಂ ಕೃತವಾನ್  
ತಸ್ಮಾಚ್ಚೇಶ್ವರೇಣ ತಸ್ಯ ದಾನಾನ್ಯಧಿ ಪ್ರಮಾಣೇ ದತ್ತೇ ಸ ಧಾರ್ಮಿಕ  
ಇತ್ಯಸ್ಯ ಪ್ರಮಾಣಂ ಲಬ್ಧವಾನ್ ತೇನ ವಿಶ್ವಾಸೇನ ಚ ಸ ಮೃತಃ

ಸನ್ ಅದ್ಯಾಪಿ ಭಾಷತೇ | 5 ವಿಶ್ವಾಸೇನ ಹನೋಕ್ ಯಥಾ  
 ಮೃತ್ಯುಂ ನ ಪಶ್ಯೇತ್ ತಥಾ ಲೋಕಾನ್ತರಂ ನೀತಃ, ತಸ್ಯೋದ್ದೇಶಶ್ಚ  
 ಕೇನಾಪಿ ನ ಪ್ರಾಪಿ ಯತ ಈಶ್ವರಸ್ತಂ ಲೋಕಾನ್ತರಂ ನೀತವಾನ್,  
 ತತ್ಪ್ರಮಾಣಮಿದಂ ತಸ್ಯ ಲೋಕಾನ್ತರೀಕರಣಾತ್ ಪೂರ್ವ್ವಂ ಸ  
 ಈಶ್ವರಾಯ ರೋಚಿತವಾನ್ ಇತಿ ಪ್ರಮಾಣಂ ಪ್ರಾಪ್ತವಾನ್ |  
 6 ಕಿನ್ನು ವಿಶ್ವಾಸಂ ವಿನಾ ಕೋಽಪೀಶ್ವರಾಯ ರೋಚಿತುಂ ನ  
 ಶಕ್ನೋತಿ ಯತ ಈಶ್ವರೋಽಸ್ತಿ ಸ್ವಾನ್ವೇಷಿಲೋಕೇಭ್ಯಃ ಪುರಸ್ಕಾರಂ  
 ದದಾತಿ ಚೇತಿ ಕಥಾಯಾಮ್ ಈಶ್ವರಶರಣಾಗತೈರ್ವಿಶ್ವಸಿತವ್ಯಂ | 7  
 ಅಪರಂ ತದಾನೀಂ ಯಾನ್ಯದೃಶ್ಯಾನ್ಯಾಸನ್ ತಾನೀಶ್ವರೇಣಾದಿಷ್ಟಃ  
 ಸನ್ ನೋಹೋ ವಿಶ್ವಾಸೇನ ಭೀತ್ವಾ ಸ್ವಪರಿಜನಾನಾಂ ರಕ್ಷಾರ್ಥಂ  
 ಪೋತಂ ನಿರ್ಮಿತವಾನ್ ತೇನ ಚ ಜಗಜ್ಜನಾನಾಂ ದೋಷಾನ್  
 ದರ್ಶಿತವಾನ್ ವಿಶ್ವಾಸಾತ್ ಲಭ್ಯಸ್ಯ ಪುಣ್ಯಸ್ಯಾಧಿಕಾರೀ ಬಭೂವ  
 ಚ | 8 ವಿಶ್ವಾಸೇನೇಬ್ರಾಹೀಮ್ ಆಹೂತಃ ಸನ್ ಆಜ್ಞಾಂ ಗೃಹೀತ್ವಾ  
 ಯಸ್ಯ ಸ್ಥಾನಸ್ಯಾಧಿಕಾರಸ್ತೇನ ಪ್ರಾಪ್ತವ್ಯಸ್ತತ್ ಸ್ಥಾನಂ ಪ್ರಸ್ಥಿತವಾನ್  
 ಕಿನ್ನು ಪ್ರಸ್ಥಾನಸಮಯೇ ಕ್ವ ಯಾಮೀತಿ ನಾಜಾನಾತ್ | 9  
 ವಿಶ್ವಾಸೇನ ಸ ಪ್ರತಿಜ್ಞಾತೇ ದೇಶೇ ಪರದೇಶವತ್ ಪ್ರವಸನ್ ತಸ್ಯಾಃ  
 ಪ್ರತಿಜ್ಞಾಯಾಃ ಸಮಾನಾಂಶಿಭ್ಯಾಮ್ ಇಸ್ವಾಕಾ ಯಾಕೂಬಾ ಚ ಸಹ  
 ದೂಷ್ಯವಾಸ್ಯಭವತ್ | 10 ಯಸ್ಮಾತ್ ಸ ಈಶ್ವರೇಣ ನಿರ್ಮಿತಂ  
 ಸ್ಥಾಪಿತಂ ಭಿತ್ತಿಮೂಲಯುಕ್ತಂ ನಗರಂ ಪ್ರತ್ಯೇಕ್ಷತ | 11 ಅಪರಂ  
 ವಿಶ್ವಾಸೇನ ಸಾರಾ ವಯೋತಿಕ್ರಾಂತಾ ಸನ್ನಪಿ ಗರ್ಭಧಾರಣಾಯ ಶಕ್ತಿಂ  
 ಪ್ರಾಪ್ಯ ಪುತ್ರವತ್ಯಭವತ್, ಯತಃ ಸಾ ಪ್ರತಿಜ್ಞಾಕಾರಿಣಂ ವಿಶ್ವಾಸ್ಯಮ್  
 ಅಮನ್ಯತ | 12 ತತೋ ಹೇತೋ ಮೃತಕಲ್ಪಾದ್ ಏಕಸ್ಮಾತ್ ಜನಾದ್  
 ಆಕಾಶೀಯನಕ್ಷತ್ರಾಣೀವ ಗಣನಾತೀತಾಃ ಸಮುದ್ರತೀರಸ್ಥಸಿಕತಾ  
 ಇವ ಚಾಸಂಖ್ಯಾ ಲೋಕಾ ಉತ್ಪೇದಿರೇ | 13 ಏತೇ ಸರ್ವೇ  
 ಪ್ರತಿಜ್ಞಾಯಾಃ ಫಲಾನ್ಯಪ್ರಾಪ್ಯ ಕೇವಲಂ ದೂರಾತ್ ತಾನಿ ನಿರೀಕ್ಷ್ಯ  
 ವಂದಿತ್ವಾ ಚ, ಪೃಥಿವ್ಯಾಂ ವಯಂ ವಿದೇಶಿನಃ ಪ್ರವಾಸಿನಶ್ಚಾಸ್ಮಹ  
 ಇತಿ ಸ್ವೀಕೃತ್ಯ ವಿಶ್ವಾಸೇನ ಪ್ರಾಣಾನ್ ತತ್ಯಜುಃ | 14 ಯೇ ತು  
 ಜನಾ ಇತ್ಥಂ ಕಥಯಂತಿ ತೈಃ ಪೈತ್ಯಕದೇಶೋ ಽಸ್ಮಾಭಿರನ್ವಿಷ್ಯತ ಇತಿ  
 ಪ್ರಕಾಶ್ಯತೇ | 15 ತೇ ಯಸ್ಮಾದ್ ದೇಶಾತ್ ನಿರ್ಗತಾಸ್ತಂ ಯದ್ಯಸ್ಮರಿಷ್ಯನ್



ತರ್ಹಿ ಪರಾವರ್ತನಾಯ ಸಮಯಮ್ ಅಲಪ್ಸ್ಯಂತ | 16 ಕಿನ್ನು ತೇ  
 ಸರ್ವೋತ್ಕೃಷ್ಟಮ್ ಅರ್ಥತಃ ಸ್ವರ್ಗೀಯಂ ದೇಶಮ್ ಆಕಾಂಕ್ಷಂತಿ  
 ತಸ್ಮಾದ್ ಈಶ್ವರಸ್ತಾನಧಿ ನ ಲಜ್ಜಮಾನಸ್ತೇಷಾಮ್ ಈಶ್ವರ ಇತಿ  
 ನಾಮ ಗೃಹೀತವಾನ್ ಯತಃ ಸ ತೇಷಾಂ ಕೃತೇ ನಗರಮೇಕಂ  
 ಸಂಸ್ಥಾಪಿತವಾನ್ | 17 ಅಪರಮ್ ಇಬ್ರಾಹೀಮಃ ಪರೀಕ್ಷಾಯಾಂ  
 ಜಾತಾಯಾಂ ಸ ವಿಶ್ವಾಸೇನೇಸ್ವಾಕಮ್ ಉತ್ಸರ್ಜ, 18 ವಸ್ತುತ  
 ಇಸ್ವಾಕಿ ತವ ವಂಶೋ ವಿಖ್ಯಾಸ್ಯತ ಇತಿ ವಾಗ್ ಯಮಧಿ ಕಥಿತಾ  
 ತಮ್ ಅದ್ವಿತೀಯಂ ಪುತ್ರಂ ಪ್ರತಿಜ್ಞಾಪ್ರಾಪ್ತಃ ಸ ಉತ್ಸರ್ಜ | 19  
 ಯತ ಈಶ್ವರೋ ಮೃತಾನಪ್ಯುತ್ಥಾಪಯಿತುಂ ಶಕ್ನೋತೀತಿ ಸ ಮೇನೇ  
 ತಸ್ಮಾತ್ ಸ ಉಪಮಾರೂಪಂ ತಂ ಲೇಭೇ | 20 ಅಪರಮ್ ಇಸ್ವಾಕ್  
 ವಿಶ್ವಾಸೇನ ಯಾಕೂಬ್ ಏಷಾವೇ ಚ ಭಾವಿವಿಷಯಾನಧ್ಯಾಶಿಷಂ  
 ದದೌ | 21 ಅಪರಂ ಯಾಕೂಬ್ ಮರಣಕಾಲೇ ವಿಶ್ವಾಸೇನ ಯೂಷಫಃ  
 ಪುತ್ರಯೋರೇಕೈಕಸ್ಮೈ ಜನಾಯಾಶಿಷಂ ದದೌ ಯಷ್ಟ್ಯಾ ಅಗ್ರಭಾಗೇ  
 ಸಮಾಲಮ್ಬ್ಯ ಪ್ರಣನಾಮ ಚ | 22 ಅಪರಂ ಯೂಷಫ್ ಚರಮಕಾಲೇ  
 ವಿಶ್ವಾಸೇನೇಸ್ರಾಯೇಲ್ವಂಶೀಯಾನಾಂ ಮಿಸರದೇಶಾದ್ ಬರ್ಹಿಗಮನಸ್ಯ  
 ವಾಚಂ ಜಗಾದ ನಿಜಾಸ್ಥೀನಿ ಚಾಧಿ ಸಮಾದಿದೇಶ | 23 ನವಜಾತೋ  
 ಮೂಸಾಶ್ಚ ವಿಶ್ವಾಸಾತ್ ತ್ರಾನ್ ಮಾಸಾನ್ ಸ್ವಪಿತೃಭ್ಯಾಮ್ ಅಗೋಪ್ಯತ  
 ಯತಸ್ತೌ ಸ್ವಶಿಶುಂ ಪರಮಸುಂದರಂ ದೃಷ್ಟವನ್ತೌ ರಾಜಾಜ್ಞಾ ಇ ನ  
 ಶಜ್ಜಿತವನ್ತೌ | 24 ಅಪರಂ ವಯಃಪ್ರಾಪ್ತೋ ಮೂಸಾ ವಿಶ್ವಾಸಾತ್  
 ಫಿರೌಣೋ ದೌಹಿತ್ರ ಇತಿ ನಾಮ ನಾಜ್ಜೀಚಕಾರ | 25 ಯತಃ ಸ ಕ್ಷಣಿಕಾತ್  
 ಪಾಪಜಸುಖಭೋಗಾದ್ ಈಶ್ವರಸ್ಯ ಪ್ರಜಾಭಿಃ ಸಾರ್ಧಂ ದುಃಖಭೋಗಂ  
 ವವ್ರೇ | 26 ತಥಾ ಮಿಸರದೇಶೀಯನಿಧಿಭ್ಯಃ ಖ್ರೀಷ್ಟನಿಮಿತ್ತಾಂ ನಿನ್ನಾಂ  
 ಮಹತೀಂ ಸಮ್ಪತ್ತಿಂ ಮೇನೇ ಯತೋ ಹೇತೋಃ ಸ ಪುರಸ್ಕಾರದಾನಮ್  
 ಅಪೈಕ್ಷತ | 27 ಅಪರಂ ಸ ವಿಶ್ವಾಸೇನ ರಾಜ್ಞಃ ಕ್ರೋಧಾತ್ ನ ಭೀತ್ವಾ  
 ಮಿಸರದೇಶಂ ಪರಿತತ್ಯಾಜ, ಯತಸ್ತೇನಾದೃಶ್ಯಂ ವೀಕ್ಷಮಾಣೇನೇವ  
 ಧೈರ್ಯಮ್ ಆಲಮ್ಬಿ | 28 ಅಪರಂ ಪ್ರಥಮಜಾತಾನಾಂ ಹನ್ತಾ  
 ಯತ್ ಸ್ವೀಯಲೋಕಾನ್ ನ ಸ್ಪೃಶೇತ್ ತದರ್ಥಂ ಸ ವಿಶ್ವಾಸೇನ  
 ನಿಸ್ತಾರಪರ್ವೀಯಬಲಿಚ್ಛೇದನಂ ರುಧಿರಸೇಚನಇಚ್ಛಾನುಷ್ಠಿತಾವಾನ್ |  
 29 ಅಪರಂ ತೇ ವಿಶ್ವಾಸಾತ್ ಸ್ಥಲೇನೇವ ಸೂಫಾಗರೇಣ ಜಗ್ಮುಃ

ಕಿನ್ನು ಮಿಸ್ರೀಯಲೋಕಾಸ್ತತ್ ಕರ್ತುಮ್ ಉಪಕ್ರಮ್ಯ ತೋಯೇಷು  
 ಮಮಜ್ಜುಃ | 30 ಅಪರಙ್ಗ ವಿಶ್ವಾಸಾತ್ ತೈಃ ಸಪ್ತಾಹಂ ಯಾವದ್  
 ಯಿರೀಹೋಃ ಪ್ರಾಚೀರಸ್ಯ ಪ್ರದಕ್ಷಿಣೇ ಕೃತೇ ತತ್ ನಿಪಪಾತ |  
 31 ವಿಶ್ವಾಸಾದ್ ರಾಹಬ್ನಾಮಿಕಾ ವೇಶ್ಯಾಪಿ ಪ್ರೀತ್ಯಾ ಚಾರಾನ್  
 ಅನುಗೃಹ್ಯಾವಿಶ್ವಾಸಿಭಿಃ ಸಾರ್ಧಂ ನ ವಿನನಾಶ | 32 ಅಧಿಕಂ  
 ಕಿಂ ಕಥಯಿಷ್ಯಾಮಿ? ಗಿದಿಯೋನೋ ಬಾರಕಃ ಶಿಮೋನೋ  
 ಯಿಪ್ತಹೋ ದಾಯೂದ್ ಶಿಮೂಯೇಲೋ ಭವಿಷ್ಯದ್ವಾದಿನಶ್ಚೈತೇಷಾಂ  
 ವೃತ್ತಾಂತಕಥನಾಯ ಮಮ ಸಮಯಾಭಾವೋ ಭವಿಷ್ಯತಿ | 33  
 ವಿಶ್ವಾಸಾತ್ ತೇ ರಾಜ್ಯಾನಿ ವಶೀಕೃತವನ್ನೋ ಧರ್ಮಕರ್ಮಾಣಿ  
 ಸಾಧಿತವನ್ತಃ ಪ್ರತಿಜ್ಞಾನಾಂ ಫಲಂ ಲಭವನ್ತಃ ಸಿಂಹಾನಾಂ ಮುಖಾನಿ  
 ರುದ್ಧವನ್ನೋ 34 ವಹ್ನೇರ್ವಾಹಂ ನಿರ್ವ್ವಾಪಿತವನ್ತಃ ಖಜ್ಜಧಾರಾದ್ ರಕ್ಷಾಂ  
 ಪ್ರಾಪ್ತವನ್ನೋ ದೌರ್ಬಲ್ಯೇ ಸಬಲೀಕೃತಾ ಯುದ್ಧೇ ಪರಾಕ್ರಮಿಣೋ  
 ಜಾತಾಃ ಪರೇಷಾಂ ಸೈನ್ಯಾನಿ ದವಯಿತವನ್ತಶ್ಚ | 35 ಯೋಷಿತಃ  
 ಪುನರುತ್ಥಾನೇನ ಮೃತಾನ್ ಆತ್ಮಜಾನ್ ಲೇಭಿರೇ, ಅಪರೇ ಚ  
 ಶ್ರೇಷ್ಠೋತ್ಥಾನಸ್ಯ ಪ್ರಾಪ್ತೇರಾಶಯಾ ರಕ್ಷಾಮ್ ಅಗೃಹೀತ್ವಾ ತಾಡನೇನ  
 ಮೃತವನ್ತಃ | 36 ಅಪರೇ ತಿರಸ್ಕಾರೈಃ ಕಶಾಭಿ ಬರ್ಙ್ಗನೈಃ ಕಾರಯಾ ಚ  
 ಪರೀಕ್ಷಿತಾಃ | 37 ಬಹವಶ್ಚ ಪ್ರಸ್ತರಾಘಾತೈ ಹಠತಾಃ ಕರಪತ್ರೈ ವಾ  
 ವಿದೀರ್ಣಾ ಯನ್ತ್ರೈ ವಾ ಕ್ಲಿಷ್ಟಾಃ ಖಜ್ಜಧಾರೈ ವಾ ವ್ಯಾಪಾದಿತಾಃ | ತೇ  
 ಮೇಷಾಣಾಂ ಛಾಗಾನಾಂ ವಾ ಚರ್ಮಾಣಿ ಪರಿಧಾಯ ದೀನಾಃ ಪೀಡಿತಾ  
 ದುಃಖಾರ್ತಾಶ್ಚಾಭ್ರಾಪ್ಯನ್ | 38 ಸಂಸಾರೋ ಯೇಷಾಮ್ ಅಯೋಗ್ಯಸ್ತೇ  
 ನಿರ್ಜನಸ್ಥಾನೇಷು ಪರ್ವತೇಷು ಗಹ್ವರೇಷು ಪೃಥಿವ್ಯಾಶ್ಚಿದ್ರೇಷು ಚ  
 ಪರ್ಯಟನ್ | 39 ಏತೈಃ ಸರ್ವೈಃ ವಿಶ್ವಾಸಾತ್ ಪ್ರಮಾಣಂ ಪ್ರಾಪಿ ಕಿನ್ನು  
 ಪ್ರತಿಜ್ಞಾಯಾಃ ಫಲಂ ನ ಪ್ರಾಪಿ | 40 ಯತಸ್ತೇ ಯಥಾಸ್ಮಾನ್ ವಿನಾ  
 ಸಿದ್ಧಾ ನ ಭವೇಯುಸ್ತಥೈವೇಶ್ವರೇಣಾಸ್ಮಾಕಂ ಕೃತೇ ಶ್ರೇಷ್ಠತರಂ ಕಿಮಪಿ  
 ನಿರ್ದಿದಿಶೇ |

**12** ಅತೋ ಹೇತೋರೇತಾವತ್ನಾಕ್ಷಿಮೇಘೈ ವೇಷ್ಣಿತಾಃ ಸನ್ನೋ  
 ವಯಮಪಿ ಸರ್ವಭಾರಮ್ ಆಶುಬಾಧಕಂ ಪಾಪಙ್ಗು ನಿಕ್ಷಿಪ್ಯಾಸ್ಮಾಕಂ  
 ಗಮನಾಯ ನಿರೂಪಿತೇ ಮಾರ್ಗೇ ಧೈರ್ಯೇಣ ಧಾವಾಮ | 2  
 ಯಶ್ಚಾಸ್ಮಾಕಂ ವಿಶ್ವಾಸಸ್ಯಾಗ್ರೇಸರಃ ಸಿದ್ಧಿಕರ್ತಾ ಚಾಸ್ತಿ ತಂ ಯೀಶುಂ

ವೀಕ್ಷಾಮಹೈ ಯತಃ ಸ ಸ್ವಸಮ್ಖುಷಿತಾನಂದಸ್ಯ ಪ್ರಾಪ್ತಾರ್ಥಮ್  
 ಅಪಮಾನಂ ತುಚ್ಛೇಕೃತ್ಯ ಕ್ರುಶಸ್ಯ ಯಾತನಾಂ ಸೋಢವಾನ್  
 ಈಶ್ವರೀಯಸಿಂಹಾಸನಸ್ಯ ದಕ್ಷಿಣಪಾರ್ಶ್ವೇ ಸಮುಪವಿಷ್ಟವಾಂಶ್ಚ | 3  
 ಯಃ ಪಾಪಿಭಿಃ ಸ್ವವಿರುದ್ಧಮ್ ಏತಾದೃಶಂ ವೈಪರೀತ್ಯಂ ಸೋಢವಾನ್  
 ತಮ್ ಆಲೋಚಯತ ತೇನ ಯೂಯಂ ಸ್ವಮನಃಸು ಶ್ರಾನ್ತಾಃ ಕ್ಲಾನ್ತಾಶ್ಚ  
 ನ ಭವಿಷ್ಯಥ | 4 ಯೂಯಂ ಪಾಪೇನ ಸಹ ಯುಧ್ಯನ್ನೋಽದ್ಯಾಪಿ  
 ಶೋಣಿತವ್ಯಯಪರ್ಯಂತಂ ಪ್ರತಿರೋಧಂ ನಾಕುರುತ | 5 ತಥಾ ಚ  
 ಪುತ್ರಾನ್ ಪ್ರತೀವ ಯುಷ್ಮಾನ್ ಪ್ರತಿ ಯ ಉಪದೇಶ ಉಕ್ತಸ್ತಂ ಕಿಂ  
 ವಿಸ್ಮೃತವನ್ತಃ? "ಪರೇಶೇನ ಕೃತಾಂ ಶಾಸ್ತಿಂ ಹೇ ಮತ್ಪುತ್ರ ನ ತುಚ್ಛಯ |  
 ತೇನ ಸಂಭರ್ತ್ಸಿತಶ್ಚಾಪಿ ನೈವ ಕ್ಲಾಮ್ಯ ಕದಾಚನ | 6 ಪರೇಶಃ ಪ್ರೀಯತೇ  
 ಯಸ್ಮಿನ್ ತಸ್ಮೈ ಶಾಸ್ತಿಂ ದದಾತಿ ಯತ್ | ಯನ್ತು ಪುತ್ರಂ ಸ ಗೃಹ್ಣಾತಿ  
 ತಮೇವ ಪ್ರಹರತ್ಯಪಿ | " 7 ಯದಿ ಯೂಯಂ ಶಾಸ್ತಿಂ ಸಹದ್ಧಂ  
 ತರ್ಹೀಶ್ವರಃ ಪುತ್ರೈರಿವ ಯುಷ್ಮಾಭಿಃ ಸಾರ್ಥಂ ವ್ಯವಹರತಿ ಯತಃ  
 ಪಿತಾ ಯಸ್ಮೈ ಶಾಸ್ತಿಂ ನ ದದಾತಿ ತಾದೃಶಃ ಪುತ್ರಃ ಕಃ? 8 ಸರ್ವ್ವೇ  
 ಯಸ್ಯಾಃ ಶಾಸ್ತೇರಂಶಿನೋ ಭವನ್ತಿ ಸಾ ಯದಿ ಯುಷ್ಮಾಕಂ ನ ಭವತಿ  
 ತರ್ಹಿ ಯೂಯಮ್ ಆತ್ಮಜಾ ನ ಕಿನ್ತು ಜಾರಜಾ ಆದ್ಧೇ | 9 ಅಪರಮ್  
 ಅಸ್ಮಾಕಂ ಶಾರೀರಿಕಜನ್ಮದಾತಾರೋಽಸ್ಮಾಕಂ ಶಾಸ್ತಿಕಾರಿಣೋಽಭವನ್  
 ತೇ ಚಾಸ್ಮಾಭಿಃ ಸಮಾನಿತಾಸ್ತಸ್ಮಾದ್ ಯ ಆತ್ಮನಾಂ ಜನಯಿತಾ ವಯಂ  
 ಕಿಂ ತತೋಽಧಿಕಂ ತಸ್ಯ ವಶೀಭೂಯ ನ ಜೀವಿಷ್ಯಾಮಃ? 10 ತೇ  
 ತ್ವಲ್ಪದಿನಾನಿ ಯಾವತ್ ಸ್ವಮನೋಽಮತಾನುಸಾರೇಣ ಶಾಸ್ತಿಂ ಕೃತವನ್ತಃ  
 ಕಿನ್ತ್ವೇಷೋಽಸ್ಮಾಕಂ ಹಿತಾಯ ತಸ್ಯ ಪವಿತ್ರತಾಯಾ ಅಂಶಿತ್ವಾಯ  
 ಚಾಸ್ಮಾನ್ ಶಾಸ್ತಿ | 11 ಶಾಸ್ತಿಶ್ಚ ವರ್ತಮಾನಸಮಯೇ ಕೇನಾಪಿ  
 ನಾನಂದಜನಿಕಾ ಕಿನ್ತು ಶೋಕಜನಿಕೈವ ಮನ್ಯತೇ ತಥಾಪಿ ಯೇ ತಯಾ  
 ವಿನೀಯಂತೇ ತೇಭ್ಯಃ ಸಾ ಪಶ್ಚಾತ್ ಶಾನ್ತಿಯುಕ್ತಂ ಧರ್ಮಫಲಂ ದದಾತಿ |  
 12 ಅತಃವ ಯೂಯಂ ಶಿಥಿಲಾನ್ ಹಸ್ತಾನ್ ದುರ್ಬಲಾನಿ ಜಾನೂನಿ ಚ  
 ಸಬಲಾನಿ ಕುರುದ್ಧಂ | 13 ಯಥಾ ಚ ದುರ್ಬಲಸ್ಯ ಸನ್ನಿಸ್ಥಾನಂ ನ ಭಜ್ಯೇತ  
 ಸ್ವಸ್ಥಂ ತಿಷ್ಠೇತ್ ತಥಾ ಸ್ವಚರಣಾರ್ಥಂ ಸರಲಂ ಮಾರ್ಗಂ ನಿರ್ಮಾತ | 14  
 ಅಪರಂಜಿ ಸರ್ವೈಃ ಸಾರ್ಥಮ್ ಏಕಭಾವಂ ಯಚ್ಚ ವಿನಾ ಪರಮೇಶ್ವರಸ್ಯ  
 ದರ್ಶನಂ ಕೇನಾಪಿ ನ ಲಪ್ಸ್ಯತೇ ತತ್ ಪವಿತ್ರತ್ವಂ ಚೇಷ್ಟದ್ಧಂ | 15

ಯಥಾ ಕಶ್ಚಿದ್ ಈಶ್ವರಸ್ಯಾನುಗ್ರಹಾತ್ ನ ಪತೇತ್, ಯಥಾ ಚ  
ತಿಕ್ತತಾಯಾ ಮೂಲಂ ಪ್ರರುಹ್ಯ ಬಾಧಾಜನಕಂ ನ ಭವೇತ್ ತೇನ ಚ  
ಬಹವೋಽಪವಿತ್ರಾ ನ ಭವೇಯುಃ, 16 ಯಥಾ ಚ ಕಶ್ಚಿತ್ ಲಮ್ಪಟೋ  
ವಾ ಏಕಕೃತ್ವ ಆಹಾರಾರ್ಥಂ ಸ್ವೀಯಜ್ಯೇಷ್ಠಾಧಿಕಾರವಿಕ್ರೇತಾ ಯ  
ಏಷ್ಠಸ್ತದ್ಧದ್ ಅಧರ್ಮಾಚಾರೀ ನ ಭವೇತ್ ತಥಾ ಸಾವಧಾನಾ ಭವತ |  
17 ಯತಃ ಸ ಏಷ್ಠಃ ಪಶ್ಚಾದ್ ಆಶೀರ್ವಾದಾಧಿಕಾರೀ ಭವಿತುಮ್  
ಇಚ್ಛನ್ನಪಿ ನಾನುಗ್ರಹೀತ ಇತಿ ಯೂಯಂ ಜಾನೀಥ, ಸ ಚಾಶ್ರುಪಾತೇನ  
ಮತ್ಯನ್ತರಂ ಪ್ರಾರ್ಥಯಮಾನೋಽಪಿ ತದುಪಾಯಂ ನ ಲೇಭೇ |  
18 ಅಪರಂಜ್ಯ ಸ್ತೃಶ್ಯಃ ಪರ್ವತಃ ಪ್ರಜ್ವಲಿತೋ ವಹ್ನಿಃ ಕೃಷ್ಣಾವರ್ಣೋ  
ಮೇಘೋ ಽನ್ಧಕಾರೋ ಝಂಜ್ಯ ತೂರೀವಾದ್ಯಂ ವಾಕ್ಯಾನಾಂ ಶಬ್ದಶ್ಚ  
ನೈತೇಷಾಂ ಸನ್ನಿಧೌ ಯೂಯಮ್ ಆಗತಾಃ | 19 ತಂ ಶಬ್ದಂ ಶ್ರುತ್ವಾ  
ಶ್ರೋತಾರಸ್ತಾದೃಶಂ ಸಮ್ಭಾಷಣಂ ಯತ್ ಪುನರ್ನ ಜಾಯತೇ ತತ್  
ಪ್ರಾರ್ಥಿತವನ್ತಃ | 20 ಯತಃ ಪಶುರಪಿ ಯದಿ ಧರಾಧರಂ ಸ್ತೃಶತಿ ತರ್ಹಿ ಸ  
ಪಾಷಾಣಾಘಾತೈ ಹ್ನಂತವ್ಯ ಇತ್ಯಾದೇಶಂ ಸೋಢುಂ ತೇ ನಾಶಕ್ನುವನ್ |  
21 ತಚ್ಚ ದರ್ಶನಮ್ ಏವಂ ಭಯಾನಕಂ ಯತ್ ಮೂಸಸೋಕ್ತಂ  
ಭೀತಸ್ತ್ರಾಸಯುಕ್ತಶ್ಚಾಸ್ತೀತಿ | 22 ಕಿನ್ತು ಸೀಯೋನ್ವರ್ವತೋ ಽಮರೇಶ್ವರಸ್ಯ  
ನಗರಂ ಸ್ವರ್ಗಸ್ಥಯಿರೂಶಾಲಮಮ್ ಅಯುತಾನಿ ದಿವ್ಯದೂತಾಃ  
23 ಸ್ವರ್ಗೇ ಲಿಖಿತಾನಾಂ ಪ್ರಥಮಜಾತಾನಾಮ್ ಉತ್ಸವಃ ಸಮಿತಿಶ್ಚ  
ಸರ್ವೇಷಾಂ ವಿಚಾರಾಧಿಪತಿರೀಶ್ವರಃ ಸಿದ್ಧೀಕೃತಧಾರ್ಮಿಕಾನಾಮ್  
ಆತ್ಮಾನೋ 24 ನೂತನನಿಯಮಸ್ಯ ಮಧ್ಯಸ್ಥೋ ಯೇಶುಃ, ಅಪರಂ  
ಹಾಬಿಲೋ ರಕ್ತಾತ್ ಶ್ರೇಯಃ ಪ್ರಚಾರಕಂ ಪ್ರೋಕ್ಷಣಸ್ಯ ರಕ್ತಇಷ್ಟಿತೇಷಾಂ  
ಸನ್ನಿಧೌ ಯೂಯಮ್ ಆಗತಾಃ | 25 ಸಾವಧಾನಾ ಭವತ ತಂ  
ವಕ್ತಾರಂ ನಾವಜಾನೀತ ಯತೋ ಹೇತೋಃ ಪೃಥಿವೀಸ್ಥಿತಃ ಸ ವಕ್ತಾ  
ಯೈರವಜ್ಞಾತಸ್ಯೈ ಯದಿ ರಕ್ಷಾ ನಾಪ್ರಾಪಿ ತರ್ಹಿ ಸ್ವರ್ಗೀಯವಕ್ತುಃ  
ಪರಾಜ್ಮಿಖೀಭೂಯಾಸ್ಮಾಭಿಃ ಕಥಂ ರಕ್ಷಾ ಪ್ರಾಪ್ಸ್ಯತೇ? 26 ತದಾ ತಸ್ಯ  
ರವಾತ್ ಪೃಥಿವೀ ಕಮ್ಪಿತಾ ಕಿನ್ತ್ವಿದಾನೀಂ ತೇನೇದಂ ಪ್ರತಿಜ್ಞಾತಂ  
ಯಥಾ, "ಅಹಂ ಪುನರೇಕಕೃತ್ವಃ ಪೃಥಿವೀಂ ಕಮ್ಪಯಿಷ್ಯಾಮಿ  
ಕೇವಲಂ ತನ್ನಹಿ ಗಗನಮಪಿ ಕಮ್ಪಯಿಷ್ಯಾಮಿ | " 27 ಸ  
ಏಕಕೃತ್ವಃ ಶಬ್ದೋ ನಿಶ್ಚಲವಿಷಯಾಣಾಂ ಸ್ಥಿತಯೇ ನಿರ್ಮಿತಾನಾಮಿವ

ಚಿಹ್ನಲವಸ್ತುನಾಂ ಸ್ಥಾನಾನ್ತರೀಕರಣಂ ಪ್ರಕಾಶಯತಿ | 28 ಅತಏವ  
ನಿಶ್ಚಲರಾಜ್ಯಪ್ರಾಪ್ತೆರಸ್ಮಾಭಿಃ ಸೋಽನುಗ್ರಹ ಆಲಮ್ಪಿತವ್ಯೋ ಯೇನ  
ವಯಂ ಸಾದರಂ ಸಭಯಿಷ್ಯ ತುಷ್ಟಿಜನಕರೂಪೇಣೇಶ್ವರಂ ಸೇವಿತುಂ  
ಶಕ್ನುಯಾಮ | 29 ಯತೋಽಸ್ಮಾಕಮ್ ಈಶ್ವರಃ ಸಂಹಾರಕೋ ವಹ್ನಿಃ |

**13** ಭ್ರಾತೃಷು ಪ್ರೇಮ ತಿಷ್ಠತು | ಅತಿಥಿಸೇವಾ ಯುಷ್ಮಾಭಿ ನಃ  
ವಿಸ್ಮಯ್ಯತಾಂ 2 ಯತಸ್ತಯಾ ಪ್ರಚ್ಛನ್ನರೂಪೇಣ ದಿವ್ಯದೂತಾಃ  
ಕೇಷಾಂಶ್ಚಿದ್ ಅತಿಥಯೋಽಭವನ್ | 3 ಬಂದಿನಃ ಸಹಬಂದಿಭಿರಿವ  
ದುಃಖಿನಶ್ಚ ದೇಹವಾಸಿಭಿರಿವ ಯುಷ್ಮಾಭಿಃ ಸ್ಮಯ್ಯಂತಾಂ | 4 ವಿವಾಹಃ  
ಸರ್ವೇಷಾಂ ಸಮೀಪೇ ಸಮಾನಿತವ್ಯಸ್ತದೀಯಶಯ್ಯಾ ಚ ಶುಚಿಃ ಕಿನ್ನು  
ವೇಶ್ಯಾಗಾಮಿನಃ ಪಾರದಾರಿಕಾಶ್ಚೇಶ್ವರೇಣ ದಣ್ಣಯಿಷ್ಯಂತೇ | 5  
ಯೂಯಮ್ ಆಚಾರೇ ನಿಲೋಭಾ ಭವತ ವಿದ್ಯಮಾನವಿಷಯೇ  
ಸನ್ನುಷ್ಠತ ಚ ಯಸ್ಮಾದ್ ಈಶ್ವರ ಏವೇದಂ ಕಥಿತವಾನ್, ಯಥಾ, "ತ್ವಾಂ  
ನ ತ್ಯಕ್ಷ್ಯಾಮಿ ನ ತ್ವಾಂ ಹಾಸ್ಯಾಮಿ | " 6 ಅತಏವ ವಯಮ್  
ಉತ್ಸಾಹೇನೇದಂ ಕಥಯಿತುಂ ಶಕ್ನುಮಃ, "ಮತ್ಸಕ್ಷೇ ಪರಮೇಶೋಽಸ್ಮಿ  
ನ ಭೇಷ್ಯಾಮಿ ಕದಾಚನ | ಯಸ್ಮಾತ್ ಮಾಂ ಪ್ರತಿ ಕಿಂ ಕರ್ತುಂ ಮಾನವಃ  
ಪಾರಯಿಷ್ಯತಿ | | 7 ಯುಷ್ಮಾಕಂ ಯೇ ನಾಯಕಾ ಯುಷ್ಮಭ್ಯಮ್  
ಈಶ್ವರಸ್ಯ ವಾಕ್ಯಂ ಕಥಿತವನ್ತಸ್ಯೇ ಯುಷ್ಮಾಭಿಃ ಸ್ಮಯ್ಯಂತಾಂ ತೇಷಾಮ್  
ಆಚಾರಸ್ಯ ಪರಿಣಾಮಮ್ ಆಲೋಚ್ಯ ಯುಷ್ಮಾಭಿಸ್ತೇಷಾಂ  
ವಿಶ್ವಾಸೋಽನುಕ್ರಿಯತಾಂ | 8 ಯೇಶುಃ ಖ್ರೀಷ್ಣಃ ಶ್ಲೋಽದ್ಯ ಸದಾ ಚ ಸ  
ಏವಾಸ್ತೇ | (aiṛn 9165) 9 ಯೂಯಂ ನಾನಾವಿಧನೂತನಶಿಕ್ಷಾಭಿ ನಃ  
ಪರಿವರ್ತದ್ಧಂ ಯತೋಽನುಗ್ರಹೇಣಾನ್ತಃಕರಣಸ್ಯ ಸುಸ್ಥಿರೀಭವನಂ  
ಕ್ಷೇಮಂ ನ ಚ ಖಾದ್ಯದ್ರವ್ಯೈಃ | ಯತಸ್ತದಾಚಾರಿಣಸ್ಯೈ  
ನೋಪಕೃತಾಃ | 10 ಯೇ ದಷ್ಯಸ್ಯ ಸೇವಾಂ ಕುರ್ವನ್ತಿ ತೇ ಯಸ್ಯಾ  
ದ್ರವ್ಯಭೋಜನಸ್ಯಾನಧಿಕಾರಿಣಸ್ತಾದೃಶೀ ಯಜ್ಞವೇದಿರಸ್ಮಾಕಮ್ ಆಸ್ತೇ |  
11 ಯತೋ ಯೇಷಾಂ ಪಶೂನಾಂ ಶೋಣಿತಂ ಪಾಪನಾಶಾಯ  
ಮಹಾಯಾಜಕೇನ ಮಹಾಪವಿತ್ರಸ್ಥಾನಸ್ಯಾಭ್ಯನ್ತರಂ ನೀಯತೇ ತೇಷಾಂ  
ಶರೀರಾಣಿ ಶಿಬಿರಾದ್ ಬಹಿ ದಫಹ್ಯಂತೇ | 12 ತಸ್ಮಾದ್ ಯೇಶುರಪಿ  
ಯತ್ ಸ್ವರುಧಿರೇಣ ಪ್ರಜಾಃ ಪವಿತ್ರೀಕುರ್ಯಾತ್ ತದರ್ಥಂ  
ನಗರದ್ವಾರಸ್ಯ ಬಹಿ ಮ್ಯುತಿಂ ಭುಕ್ತವಾನ್ | 13 ಅತೋ

ಹೇತೋರಸ್ಮಾಭಿರಪಿ ತಸ್ಯಾಪಮಾನಂ ಸಹಮಾನ್ಯೈಃ ಶಿಬಿರಾದ್ ಬಹಿಸ್ತಸ್ಯ  
 ಸಮೀಪಂ ಗನ್ತವ್ಯಂ | 14 ಯತೋ ಽತ್ರಾಸ್ಮಾಕಂ ಸ್ಥಾಯಿ ನಗರಂ ನ  
 ವಿದ್ಯತೇ ಕಿನ್ತು ಭಾವಿ ನಗರಮ್ ಅಸ್ಮಾಭಿರನ್ವಿಷ್ಯತೇ | 15 ಅತಏವ  
 ಯೇಶುನಾಸ್ಮಾಭಿ ನಿಫತ್ಯಂ ಪ್ರಶಂಸಾರೂಪೋ ಬಲಿರರ್ಥತಸ್ತಸ್ಯ  
 ನಾಮಾಜ್ಞೇಕುರ್ವತಾಮ್ ಓಷ್ಣಾಧರಾಣಾಂ ಫಲಮ್ ಈಶ್ವರಾಯ  
 ದಾತವ್ಯಂ | 16 ಅಪರಙ್ಗ ಪರೋಪಕಾರೋ ದಾನಙ್ಗ ಯುಷ್ಮಾಭಿ ನಫ  
 ವಿಸ್ಮರ್ಯತಾಂ ಯತಸ್ತಾದೃಶಂ ಬಲಿದಾನಮ್ ಈಶ್ವರಾಯ  
 ರೋಚತೇ | 17 ಯೂಯಂ ಸ್ವನಾಯಕಾನಾಮ್ ಆಜ್ಞಾಗ್ರಾಹಿಣೋ  
 ವಶ್ಯಾಶ್ಚ ಭವತ ಯತೋ ಯೈರುಪನಿಧಿಃ ಪ್ರತಿದಾತವ್ಯಸ್ತಾದೃಶಾ  
 ಲೋಕಾ ಇವ ತೇ ಯುಷ್ಮದೀಯಾತ್ಮನಾಂ ರಕ್ಷಣಾರ್ಥಂ ಜಾಗ್ರತಿ,  
 ಅತಸ್ತೇ ಯಥಾ ಸಾನನ್ದಾಸ್ತತ್ ಕುರ್ಯುಃ ನಫ ಚ ಸಾರ್ತಸ್ವರಾ ಅತ್ರ  
 ಯತದ್ಧಂ ಯತಸ್ತೇಷಾಮ್ ಆರ್ತಸ್ವರೋ ಯುಷ್ಮಾಕಮ್ ಇಷ್ಟಜನಕೋ  
 ನ ಭವೇತ್ | 18 ಅಪರಙ್ಗ ಯೂಯಮ್ ಅಸ್ಮನ್ನಿಮಿತ್ತಿಂ ಪ್ರಾರ್ಥನಾಂ  
 ಕುರುತ ಯತೋ ವಯಮ್ ಉತ್ತಮಮನೋವಿಶಿಷ್ಟಾಃ ಸರ್ವತ್ರ  
 ಸದಾಚಾರಂ ಕರ್ತುಮ್ ಇಚ್ಛುಕಾಶ್ಚ ಭವಾಮ ಇತಿ ನಿಶ್ಚಿತಂ ಜಾನೀಮಃ |  
 19 ವಿಶೇಷತೋಽಹಂ ಯಥಾ ತ್ವರಯಾ ಯುಷ್ಮಭ್ಯಂ ಪುನ ದೀಯೇ  
 ತದರ್ಥಂ ಪ್ರಾರ್ಥನಾಯೈ ಯುಷ್ಮಾನ್ ಅಧಿಕಂ ವಿನಯೇ | 20  
 ಅನನ್ತನಿಯಮಸ್ಯ ರುಧಿರೇಣ ವಿಶಿಷ್ಟೋ ಮಹಾನ್ ಮೇಷಪಾಲಕೋ  
 ಯೇನ ಮೃತಗಣಮಧ್ಯಾತ್ ಪುನರಾನಾಯಿ ಸ ಶಾನ್ತಿದಾಯಕ  
 ಈಶ್ವರೋ (aiōnios g166) 21 ನಿಜಾಭಿಮತಸಾಧನಾಯ ಸರ್ವ್ವಸ್ಮಿನ್  
 ಸತ್ಕರ್ಮಣಿ ಯುಷ್ಮಾನ್ ಸಿದ್ಧಾನ್ ಕರೋತು, ತಸ್ಯ ದೃಷ್ಟ್ವಾ ಚ ಯದ್ಯತ್  
 ತುಷ್ಟಿಜನಕಂ ತದೇವ ಯುಷ್ಮಾಕಂ ಮಧ್ಯೇ ಯೇಶುನಾ ಖ್ರೀಷ್ಟೇನ  
 ಸಾಧಯತು | ತಸ್ಮೈ ಮಹಿಮಾ ಸರ್ವ್ವದಾ ಭೂಯಾತ್ | ಆಮೇನ್ |  
 (aiōn g165) 22 ಹೇ ಭ್ರಾತರಃ, ವಿನಯೇಽಹಂ ಯೂಯಮ್ ಇದಮ್  
 ಉಪದೇಶವಾಕ್ಯಂ ಸಹದ್ಧಂ ಯತೋಽಹಂ ಸಂಕ್ಷೇಪೇಣ ಯುಷ್ಮಾನ್  
 ಪ್ರತಿ ಲಿಖಿತವಾನ್ | 23 ಅಸ್ಮಾಕಂ ಭ್ರಾತಾ ತೀಮಥಿಯೋ  
 ಮುಕ್ತೋಽಭವದ್ ಇತಿ ಜಾನೀತ, ಸ ಚ ಯದಿ ತ್ವರಯಾ ಸಮಾಗಚ್ಛತಿ  
 ತರ್ಹಿ ತೇನ ಸಾರ್ಥಂಮ್ ಅಹಂ ಯುಷ್ಮಾನ್ ಸಾಕ್ಷಾತ್ ಕರಿಷ್ಯಾಮಿ | 24  
 ಯುಷ್ಮಾಕಂ ಸರ್ವ್ವಾನ್ ನಾಯಕಾನ್ ಪವಿತ್ರಲೋಕಾಂಶ್ಚ

ನಮಸ್ಕರುತ | ಅಪರಮ್ ಇತಾಲಿಯಾದೇಶೀಯಾನಾಂ ನಮಸ್ಕಾರಂ  
ಜ್ಞಾಸ್ಯಥ | 25 ಅನುಗ್ರಹೋ ಯುಷ್ಮಾಕಂ ಸರ್ವ್ವೇಷಾಂ ಸಹಾಯೋ  
ಭೂಯಾತ್ | ಆಮೇನ್ |

## ಯಾಕೂಬಃ

1 ಈಶ್ವರಸ್ಯ ಪ್ರಭೋ ಯೀಶುಖ್ರೀಷ್ಟಸ್ಯ ಚ ದಾಸೋ ಯಾಕೂಬ್  
ವಿಕೀರ್ಣೀಭೂತಾನ್ ದ್ವಾದಶಂ ವಂಶಾನ್ ಪ್ರತಿ ನಮಸ್ಕೃತ್ಯ  
ಪತ್ರಂ ಲಿಖತಿ | 2 ಹೇ ಮಮ ಭ್ರಾತರಃ, ಯೂಯಂ ಯದಾ  
ಬಹುವಿಧಪರೀಕ್ಷಾಷು ನಿಪತತ ತದಾ ತತ್ ಪೂರ್ಣಾನಂದಸ್ಯ ಕಾರಣಂ  
ಮನ್ಯದ್ವಂ | 3 ಯತೋ ಯುಷ್ಮಾಕಂ ವಿಶ್ವಾಸಸ್ಯ ಪರೀಕ್ಷಿತತ್ವೇನ  
ಧೈರ್ಯ್ಯಂ ಸಮಾದ್ಯತ ಇತಿ ಜಾನೀಥ | 4 ತಚ್ಚ ಧೈರ್ಯ್ಯಂ ಸಿದ್ಧಫಲಂ  
ಭವತು ತೇನ ಯೂಯಂ ಸಿದ್ಧಾಃ ಸಮೂರ್ಣಾಶ್ಚ ಭವಿಷ್ಯಥ ಕಸ್ಯಾಪಿ  
ಗುಣಸ್ಯಾಭಾವಶ್ಚ ಯುಷ್ಮಾಕಂ ನ ಭವಿಷ್ಯತಿ | 5 ಯುಷ್ಮಾಕಂ ಕಸ್ಯಾಪಿ  
ಜ್ಞಾನಾಭಾವೋ ಯದಿ ಭವೇತ್ ತರ್ಹಿ ಯ ಈಶ್ವರಃ ಸರಲಭಾವೇನ  
ತಿರಸ್ಕಾರಿಣ್ಯ ವಿನಾ ಸರ್ವೇಭ್ಯೋ ದದಾತಿ ತತಃ ಸ ಯಾಚತಾಂ ತತಸ್ತಸ್ಮೈ  
ದಾಯಿಷ್ಯತೇ | 6 ಕಿನ್ನು ಸ ನೀಸಂದೇಹಃ ಸನ್ ವಿಶ್ವಾಸೇನ ಯಾಚತಾಂ  
ಯತಃ ಸನ್ನಿಗ್ಧೋ ಮಾನವೋ ವಾಯುನಾ ಚಾಲಿತಸ್ಯೋತ್ಪವಮಾನಸ್ಯ  
ಚ ಸಮುದ್ರತರಂಗಸ್ಯ ಸದೃಶೋ ಭವತಿ | 7 ತಾದೃಶೋ ಮಾನವಃ  
ಪ್ರಭೋಃ ಕಿಚ್ಚಿತ್ ಪ್ರಾಪ್ಸ್ಯತೀತಿ ನ ಮನ್ಯತಾಂ | 8 ದ್ವಿಮನಾ ಲೋಕಃ  
ಸರ್ವಗತಿಷು ಚಿಹ್ನಲೋ ಭವತಿ | 9 ಯೋ ಭ್ರಾತಾ ನಮ್ರಃ ಸ  
ನಿಜೋನ್ನತ್ಯಾ ಶ್ಲಾಘತಾಂ | 10 ಯಶ್ಚ ಧನವಾನ್ ಸ ನಿಜನಮ್ರತಯಾ  
ಶ್ಲಾಘತಾಂಯತಃ ಸ ತೃಣಪುಷ್ಪವತ್ ಕ್ಷಯಂ ಗಮಿಷ್ಯತಿ | 11 ಯತಃ  
ಸತಾಪೇನ ಸೂರ್ಯೋಣೋದಿತ್ಯ ತೃಣಂ ಶೋಷ್ಯತೇ ತತ್ಪುಷ್ಪಾಶ್ಚ ಭ್ರಶ್ಯತಿ  
ತೇನ ತಸ್ಯ ರೂಪಸ್ಯ ಸೌಂದರ್ಯ್ಯಂ ನಶ್ಯತಿ ತದ್ವದ್ ಧನಿಲೋಕೋಽಪಿ  
ಸ್ವೀಯಮೂಢತಯಾ ಮ್ಲಾಸ್ಯತಿ | 12 ಯೋ ಜನಃ ಪರೀಕ್ಷಾಂ ಸಹತೇ ಸ  
ಏವ ಧನ್ಯಃ, ಯತಃ ಪರೀಕ್ಷಿತತ್ವಂ ಪ್ರಾಪ್ಯ ಸ ಪ್ರಭುನಾ ಸ್ವಪ್ರೇಮಕಾರಿಭ್ಯಃ  
ಪ್ರತಿಜ್ಞಾತಂ ಜೀವನಮುಕುಟಂ ಲಪ್ಸ್ಯತೇ | 13 ಈಶ್ವರೋ ಮಾಂ  
ಪರೀಕ್ಷತ ಇತಿ ಪರೀಕ್ಷಾಸಮಯೇ ಕೋಽಪಿ ನ ವದತು ಯತಃ  
ಪಾಪಾಯೇಶ್ವರಸ್ಯ ಪರೀಕ್ಷಾ ನ ಭವತಿ ಸ ಚ ಕಮಪಿ ನ ಪರೀಕ್ಷತೇ |  
14 ಕಿನ್ನು ಯಃ ಕಶ್ಚಿತ್ ಸ್ವೀಯಮನೋವಾಙ್ಮಯಾಕೃಷ್ಯತೇ ಲೋಭ್ಯತೇ  
ಚ ತಸ್ಮೈವ ಪರೀಕ್ಷಾ ಭವತಿ | 15 ತಸ್ಮಾತ್ ಸಾ ಮನೋವಾಙ್ಮ  
ಸಗರ್ಭಾ ಭೂತ್ವಾ ದುಷ್ಕೃತಿಂ ಪ್ರಸೂತೇ ದುಷ್ಕೃತಿಶ್ಚ ಪರಿಣಾಮಂ  
ಗತ್ವಾ ಮೃತ್ಯುಂ ಜನಯತಿ | 16 ಹೇ ಮಮ ಪ್ರಿಯಭ್ರಾತರಃ,



ಯೂಯಂ ನ ಭ್ರಾಮ್ಯತ | 17 ಯತ್ ಕಿಂಚಿದ್ ಉತ್ತಮಂ ದಾನಂ  
 ಪೂರ್ಣೋ ವರಶ್ಚ ತತ್ ಸರ್ವಮ್ ಊರ್ಧ್ವಾದ್ ಅರ್ಧತೋ  
 ಯಸ್ಮಿನ್ ದಶಾನ್ತರಂ ಪರಿವರ್ತನಜಾತಚ್ಛಾಯಾ ವಾ ನಾಸ್ತಿ ತಸ್ಮಾದ್  
 ದೀಪ್ತಾಕರಾತ್ ಪಿತುರವರೋಹತಿ | 18 ತಸ್ಯ ಸೃಷ್ಟವಸ್ತುನಾಂ ಮಧ್ಯೇ  
 ವಯಂ ಯತ್ ಪ್ರಥಮಫಲಸ್ವರೂಪಾ ಭವಾಮಸ್ತದರ್ಥಂ ಸ ಸ್ವೇಚ್ಛಾತಃ  
 ಸತ್ಯಮತಸ್ಯ ವಾಕ್ಯೇನಾಸ್ಮಾನ್ ಜನಯಾಮಾಸ | 19 ಅತಃಪಿ ಹೇ ಮಮ  
 ಪ್ರಿಯಭ್ರಾತರಃ, ಯುಷ್ಮಾಕಮ್ ಏಕೈಕೋ ಜನಃ ಶ್ರವಣೇ ತ್ವರಿತಃ ಕಥನೇ  
 ಧೀರಃ ಕ್ರೋಧೇಽಪಿ ಧೀರೋ ಭವತು | 20 ಯತೋ ಮಾನವಸ್ಯ  
 ಕ್ರೋಧ ಈಶ್ವರೀಯಧರ್ಮ್ಯಂ ನ ಸಾಧಯತಿ | 21 ಅತೋ ಹೇತೋ  
 ಯೂಯಂ ಸರ್ವಾಮ್ ಅಶುಚಿಕ್ರಿಯಾಂ ದುಷ್ಟತಾಬಾಹುಲ್ಯಾಞ್ಚ  
 ನಿಕ್ಷಿಪ್ಯ ಯುಷ್ಮನ್ನನಸಾಂ ಪರಿತ್ರಾಣೇ ಸಮರ್ಥಂ ರೋಪಿತಂ ವಾಕ್ಯಂ  
 ನಮ್ರಭಾವೇನ ಗೃಹ್ಣೀತ | 22 ಅಪರಾಞ್ಚ ಯೂಯಂ ಕೇವಲಮ್  
 ಆತ್ಮವಾಞ್ಚಯಿತಾರೋ ವಾಕ್ಯಸ್ಯ ಶ್ರೋತಾರೋ ನ ಭವತ ಕಿನ್ತು ವಾಕ್ಯಸ್ಯ  
 ಕರ್ಮಕಾರಿಣೋ ಭವತ | 23 ಯತೋ ಯಃ ಕಶ್ಚಿದ್ ವಾಕ್ಯಸ್ಯ  
 ಕರ್ಮಕಾರೀ ನ ಭೂತ್ವಾ ಕೇವಲಂ ತಸ್ಯ ಶ್ರೋತಾ ಭವತಿ ಸ ದರ್ಪಣೇ  
 ಸ್ವೀಯಶಾರೀರಿಕವದನಂ ನಿರೀಕ್ಷಮಾಣಸ್ಯ ಮನುಜಸ್ಯ ಸದೃಶಃ | 24  
 ಆತ್ಮಾಕಾರೇ ದೃಷ್ಟೇ ಸ ಪ್ರಸ್ಥಾಯ ಕೀದೃಶ ಆಸೀತ್ ತತ್ ತತ್ಕ್ಷಣಾದ್  
 ವಿಸ್ಮರತಿ | 25 ಕಿನ್ತು ಯಃ ಕಶ್ಚಿತ್ ನತ್ವಾ ಮುಕ್ತೇಃ ಸಿದ್ಧಾಂ ವ್ಯವಸ್ಥಾಮ್  
 ಆಲೋಕ್ಯ ತಿಷ್ಠತಿ ಸ ವಿಸ್ಮೃತಿಯುಕ್ತಃ ಶ್ರೋತಾ ನ ಭೂತ್ವಾ ಕರ್ಮಕರ್ತೃವ  
 ಸನ್ ಸ್ವಕಾರ್ಯೋ ಧನ್ಯೋ ಭವಿಷ್ಯತಿ | 26 ಅನಾಯತ್ತರಸನಃ ಸನ್  
 ಯಃ ಕಶ್ಚಿತ್ ಸ್ವಮನೋ ವಾಞ್ಚಯಿತ್ವಾ ಸ್ವಂ ಭಕ್ತಂ ಮನ್ಯತೇ ತಸ್ಯ ಭಕ್ತಿ  
 ಮುಢಾ ಭವತಿ | 27 ಕ್ಲೇಶಕಾಲೇ ಪಿತೃಹೀನಾನಾಂ ವಿಧವಾನಾಞ್ಚ  
 ಯದ್ ಅವೇಕ್ಷಣಂ ಸಂಸಾರಾಚ್ಚ ನಿಷ್ಕಲಜ್ಜೇನ ಯದ್ ಆತ್ಮರಕ್ಷಣಂ  
 ತದೇವ ಪಿತುರೀಶ್ವರಸ್ಯ ಸಾಕ್ಷಾತ್ ಶುಚಿ ನಿರ್ಮಲಾ ಚ ಭಕ್ತಿಃ |

**2** ಹೇ ಮಮ ಭ್ರಾತರಃ, ಯೂಯಮ್ ಅಸ್ಮಾಕಂ ತೇಜಸ್ವಿನಃ ಪ್ರಭೋ  
 ಯೀಶುಖ್ರೀಷ್ಟಸ್ಯ ಧರ್ಮ್ಯಂ ಮುಖಾಪೇಕ್ಷಯಾ ನ ಧಾರಯತ | 2  
 ಯತೋ ಯುಷ್ಮಾಕಂ ಸಭಾಯಾಂ ಸ್ವರ್ಣಾಜ್ಞುರೀಯಕಯುಕ್ತೇ  
 ಭ್ರಾಜಿಷ್ಣುಪರಿಚ್ಛದೇ ಪುರುಷೇ ಪ್ರವಿಷ್ಟೇ ಮಲಿನವಸ್ತ್ರೇ  
 ಕಸ್ಮಿಂಶ್ಚಿದ್ ದರಿದ್ರೇಽಪಿ ಪ್ರವಿಷ್ಟೇ 3 ಯೂಯಂ ಯದಿ ತಂ

ಭ್ರಾಜಿಷ್ಣುಪರಿಚ್ಛದವಸಾನಂ ಜನಂ ನಿರೀಕ್ಷ್ಯ ವದೇತ ಭವಾನ್  
 ಅತ್ರೋತ್ತಮಸ್ಥಾನ ಉಪವಿಶತ್ವಿತಿ ಕಿಂ ತಂ ದರಿದ್ರಂ ಯದಿ ವದೇತ  
 ತ್ವಮ್ ಅಮುಸ್ಮಿನ್ ಸ್ಥಾನೇ ತಿಷ್ಠ ಯದ್ವಾತ್ರ ಮಮ ಪಾದಪೀಠ  
 ಉಪವಿಶೇತಿ, 4 ತರ್ಹಿ ಮನಃಸು ವಿಶೇಷ್ಯ ಯೂಯಂ ಕಿಂ ಕುತರ್ಕೈಃ  
 ಕುವಿಚಾರಕಾ ನ ಭವಥ? 5 ಹೇ ಮಮ ಪ್ರಿಯಭ್ರಾತರಃ, ಶೃಣುತ,  
 ಸಂಸಾರೇ ಯೇ ದರಿದ್ರಾಸ್ತಾನ್ ಈಶ್ವರೋ ವಿಶ್ವಾಸೇನ ಧನಿನಃ  
 ಸ್ವಪ್ರೇಮಕಾರಿಭ್ಯಶ್ಚ ಪ್ರತಿಶ್ರುತಸ್ಯ ರಾಜ್ಯಸ್ಯಾಧಿಕಾರಿಣಃ ಕರ್ತುಂ ಕಿಂ ನ  
 ವರೀತವಾನ್? ಕಿಂ ದರಿದ್ರೋ ಯುಷ್ಮಾಭಿರವಜ್ಞಾಯತೇ | 6 ಧನವನ್ತ  
 ಏವ ಕಿಂ ಯುಷ್ಮಾನ್ ನೋಪದ್ರವನ್ತಿ ಬಲಾಚ್ಛ ವಿಚಾರಾಸನಾನಾಂ  
 ಸಮೀಪಂ ನ ನಯನ್ತಿ? 7 ಯುಷ್ಮದುಪರಿ ಪರಿಕೀರ್ತಿತಂ ಪರಮಂ  
 ನಾಮ ಕಿಂ ತೈರೇವ ನ ನಿನ್ದ್ಯತೇ? 8 ಕಿಂ ತ್ವಂ ಸ್ವಸಮೀಪವಾಸಿನಿ  
 ಸ್ವಾತ್ಮವತ್ ಪ್ರೀಯಸ್ವ ಏತಚ್ಛಾಸ್ತ್ರೀಯವಚನಾನುಸಾರತೋ ಯದಿ  
 ಯೂಯಂ ರಾಜಕೀಯವ್ಯವಸ್ಥಾಂ ಪಾಲಯಥ ತರ್ಹಿ ಭದ್ರಂ ಕುರುಥ |  
 9 ಯದಿ ಚ ಮುಖಾಪೇಕ್ಷಾಂ ಕುರುಥ ತರ್ಹಿ ಪಾಪಮ್ ಆಚರಥ  
 ವ್ಯವಸ್ಥಯಾ ಚಾಜ್ಞಾಲಭ್ವಿನ್ ಇವ ದೂಷ್ಯಧ್ವೇ | 10 ಯತೋ ಯಃ ಕಶ್ಚಿತ್  
 ಕೃತ್ವಾನ್ ವ್ಯವಸ್ಥಾಂ ಪಾಲಯತಿ ಸ ಯದ್ಯೇಕಸ್ಮಿನ್ ವಿಧೌ ಸ್ವಲತಿ ತರ್ಹಿ  
 ಸರ್ವೇಷಾಮ್ ಅಪರಾಧೀ ಭವತಿ | 11 ಯತೋ ಹೇತೋಸ್ತ್ವಂ  
 ಪರದಾರಾನ್ ಮಾ ಗಚ್ಛೇತಿ ಯಃ ಕಥಿತವಾನ್ ಸ ಏವ ನರಹತ್ಯಾಂ ಮಾ  
 ಕುರ್ಯಾ ಇತ್ಯಪಿ ಕಥಿತವಾನ್ ತಸ್ಮಾತ್ ತ್ವಂ ಪರದಾರಾನ್ ನ ಗತ್ವಾ  
 ಯದಿ ನರಹತ್ಯಾಂ ಕರೋಷಿ ತರ್ಹಿ ವ್ಯವಸ್ಥಾಲಭ್ವೀ ಭವಸಿ | 12 ಮುಕ್ತೇ  
 ವ್ಯವಸ್ಥಾತೋ ಯೇಷಾಂ ವಿಚಾರೇಣ ಭವಿತವ್ಯಂ ತಾದೃಶಾ ಲೋಕಾ  
 ಇವ ಯೂಯಂ ಕಥಾಂ ಕಥಯತ ಕರ್ಮ್ ಕುರುತ ಚ | 13 ಯೋ  
 ದಯಾಂ ನಾಚರತಿ ತಸ್ಯ ವಿಚಾರೋ ನಿರ್ದಯೇನ ಕಾರಿಷ್ಯತೇ, ಕಿಂ  
 ದಯಾ ವಿಚಾರಮ್ ಅಭಿಭವಿಷ್ಯತಿ | 14 ಹೇ ಮಮ ಭ್ರಾತರಃ, ಮಮ  
 ಪ್ರತ್ಯಯೋಽಸ್ತೀತಿ ಯಃ ಕಥಯತಿ ತಸ್ಯ ಕರ್ಮಾಣಿ ಯದಿ ನ ವಿದ್ಯನ್ತ  
 ತರ್ಹಿ ತೇನ ಕಿಂ ಫಲಂ? ತೇನ ಪ್ರತ್ಯಯೇನ ಕಿಂ ತಸ್ಯ ಪರಿತ್ರಾಣಂ  
 ಭವಿತುಂ ಶಕ್ನೋತಿ? 15 ಕೇಷುಚಿದ್ ಭ್ರಾತೃಷು ಭಗಿನೀಷು ವಾ  
 ವಸನಹೀನೇಷು ಪ್ರಾತ್ಯಹಿಕಾಹಾರಹೀನೇಷು ಚ ಸತ್ನು ಯುಷ್ಮಾಕಂ  
 ಕೋಽಪಿ ತೇಭ್ಯಃ ಶರೀರಾರ್ಥಂ ಪ್ರಯೋಜನೀಯಾನಿ ದ್ರವ್ಯಾಣಿ ನ ದತ್ವಾ

ಯದಿ ತಾನ್ ವದೇತ್, 16 ಯೂಯಂ ಸಕುಶಲಂ ಗತೋಷ್ಣಗಾತ್ರಾ  
ಭವತ ತೃಪ್ಯತ ಚೇತಿ ತರ್ಹೇತೇನ ಕಿಂ ಫಲಂ? 17 ತದ್ವತ್ ಪ್ರತ್ಯಯೋ  
ಯದಿ ಕರ್ಮಭಿ ಯುಕ್ತೋ ನ ಭವೇತ್ ತರ್ಹೇಕಾಕಿತ್ವಾತ್ ಮೃತ  
ಏವಾಸ್ತೇ | 18 ಕಿಂ ಕಶ್ಚಿದ್ ಇದಂ ವದಿಷ್ಯತಿ ತವ ಪ್ರತ್ಯಯೋ ವಿದ್ಯತೇ  
ಮಮ ಚ ಕರ್ಮಾಣಿ ವಿದ್ಯಂತೇ, ತ್ವಂ ಕರ್ಮಹೀನಂ ಸ್ವಪ್ರತ್ಯಯಂ ಮಾಂ  
ದರ್ಶಯ ತರ್ಹ್ಯಹಮಪಿ ಮತ್ಕರ್ಮಭ್ಯಃ ಸ್ವಪ್ರತ್ಯಯಂ ತ್ವಾಂ  
ದರ್ಶಯಿಷ್ಯಾಮಿ | 19 ಏಕ ಈಶ್ವರೋ ಽಸ್ತೀತಿ ತ್ವಂ ಪ್ರತ್ಯೇಷಿ | ಭದ್ರಂ  
ಕರೋಷಿ | ಭೂತಾ ಅಪಿ ತತ್ ಪ್ರತಿಯನ್ತಿ ಕಮ್ಪಂತೇ ಚ | 20 ಕಿನ್ತು ಹೇ  
ನಿರ್ದೋಷಮಾನವ, ಕರ್ಮಹೀನಃ ಪ್ರತ್ಯಯೋ ಮೃತ ಏವಾಸ್ತೇತದ್  
ಅವಗನ್ತುಂ ಕಿಮ್ ಇಚ್ಛಸಿ? 21 ಅಸ್ಮಾಕಂ ಪೂರ್ವಪುರುಷೋ ಯ  
ಇಬ್ರಾಹೀಮ್ ಸ್ವಪುತ್ರಮ್ ಇಸ್ವಾಕಂ ಯಜ್ಞವೇದ್ಯಾಮ್ ಉತ್ಸೃಷ್ಟವಾನ್  
ಸ ಕಿಂ ಕರ್ಮಭ್ಯೋ ನ ಸಪುಣ್ಯೇಕೃತಃ? 22 ಪ್ರತ್ಯಯೇ ತಸ್ಯ ಕರ್ಮಣಾಂ  
ಸಹಕಾರಿಣಿ ಜಾತೇ ಕರ್ಮಭಿಃ ಪ್ರತ್ಯಯಃ ಸಿದ್ಧೋ ಽಭವತ್ ತತ್ ಕಿಂ  
ಪಶ್ಯಸಿ? 23 ಇತ್ಯಇಷ್ಟೇದಂ ಶಾಸ್ತ್ರೀಯವಚನಂ ಸಫಲಮ್  
ಅಭವತ್, ಇಬ್ರಾಹೀಮ್ ಪರಮೇಶ್ವರೇ ವಿಶ್ವಸಿತವಾನ್ ತಚ್ಚ ತಸ್ಯ  
ಪುಣ್ಯಾಯಾಗಣ್ತತ ಸ ಚೇಶ್ವರಸ್ಯ ಮಿತ್ರ ಇತಿ ನಾಮ ಲಭಿವಾನ್ | 24  
ಪಶ್ಯತ ಮಾನವಃ ಕರ್ಮಭ್ಯಃ ಸಪುಣ್ಯೇಕ್ರಿಯತೇ ನ ಚೈಕಾಕಿನಾ  
ಪ್ರತ್ಯಯೇನ | 25 ತದ್ವದ್ ಯಾ ರಾಹಬ್ನಾಮಿಕಾ ವಾರಾಙ್ಗನಾ ಚಾರಾನ್  
ಅನುಗೃಹ್ಯಾಪರೇಣ ಮಾರ್ಗೇಣ ವಿಸಸರ್ಜ ಸಾಪಿ ಕಿಂ ಕರ್ಮಭ್ಯೋ ನ  
ಸಪುಣ್ಯೇಕೃತಾ? 26 ಅತಃಪವಾತ್ಮಹೀನೋ ದೇಹೋ ಯಥಾ  
ಮೃತೋಽಸ್ತಿ ತಥೈವ ಕರ್ಮಹೀನಃ ಪ್ರತ್ಯಯೋಽಪಿ ಮೃತೋಽಸ್ತಿ |

**3** ಹೇ ಮಮ ಭ್ರಾತರಃ, ಶಿಕ್ಷಕೈರಸ್ಮಾಭಿ ಗುರುತರದಣ್ಣೋ ಲಪ್ಸ್ಯತ  
ಇತಿ ಜ್ಞಾತ್ವಾ ಯೂಯಮ್ ಅನೇಕೇ ಶಿಕ್ಷಕಾ ಮಾ ಭವತ | 2 ಯತಃ  
ಸರ್ವೇ ವಯಂ ಬಹುವಿಷಯೇಷು ಸ್ವಲಾಮಃ, ಯಃ ಕಶ್ಚಿದ್ ವಾಕ್ಯೇ ನ  
ಸ್ಥಲತಿ ಸ ನಿಧಿಪುರುಷಃ ಕೃತ್ಸಂ ವಶೀಕರ್ತುಂ ಸಮರ್ಥಶ್ಚಾಸ್ತಿ | 3 ಪಶ್ಯತ  
ವಯಮ್ ಅಶ್ವಾನ್ ವಶೀಕರ್ತುಂ ತೇಷಾಂ ವಕ್ತ್ರೇಷು ಖಲೀನಾನ್  
ನಿಧಾಯ ತೇಷಾಂ ಕೃತ್ಸಂ ಶರೀರಮ್ ಅನುವರ್ತಯಾಮಃ | 4 ಪಶ್ಯತ  
ಯೇ ಪೋತಾ ಅತೀವ ಬೃಹದಾಕಾರಾಃ ಪ್ರಚಣ್ಣವಾತ್ಮೈಶ್ಚ ಚಾಲಿತಾಸ್ತೇಽಪಿ  
ಕರ್ಣಧಾರಸ್ಯ ಮನೋಽಭಿಮತಾದ್ ಅತಿಕ್ಷುದ್ರೇಣ ಕರ್ಣೇನ ವಾಙ್ಮಿತಂ

ಸ್ಥಾನಂ ಪ್ರತ್ಯನುವರ್ತನೇ | 5 ತದ್ವದ್ ರಸನಾಪಿ ಕ್ಷುದ್ರತರಾಜ್ಞಂ ಸನ್ನೀ  
 ದರ್ಪವಾಕ್ಯಾನಿ ಭಾಷತೇ | ಪಶ್ಯ ಕೀದೃಜ್ಞಹಾರಣ್ಯಂ ದಹ್ಯತೇ ಽಲ್ಪೇನ  
 ವಹ್ನಿನಾ | 6 ರಸನಾಪಿ ಭವೇದ್ ವಹ್ನಿರಧರ್ಮರೂಪಪಿಷ್ಟಪೇ |  
 ಅಸ್ತದಜ್ಞೇಷು ರಸನಾ ತಾದೃಶಂ ಸನ್ನಿಷ್ಠತಿ ಸಾ ಕೃತ್ಸಂ ದೇಹಂ  
 ಕಲಜ್ಜಯತಿ ಸೃಷ್ಟಿರಥಸ್ಯ ಚಕ್ರಂ ಪ್ರಜ್ಜಲಯತಿ ನರಕಾನಲೇನ  
 ಜ್ವಲತಿ ಚ | (Geenna g1067) 7 ಪಶುಪಕ್ಷ್ಯರೋಗಜಲಚರಾಣಾಂ  
 ಸರ್ವೇಷಾಂ ಸ್ವಭಾವೋ ದಮಯಿತುಂ ಶಕ್ಯತೇ ಮಾನುಷಿಕಸ್ವಭಾವೇನ  
 ದಮಯಾನ್ಶಕ್ತೇ ಚ | 8 ಕಿನ್ನು ಮಾನವಾನಾಂ ಕೇನಾಪಿ ಜಿಹ್ವಾ  
 ದಮಯಿತುಂ ನ ಶಕ್ಯತೇ ಸಾ ನ ನಿವಾರ್ಯಮ್ ಅನಿಷ್ಟಂ  
 ಹಲಾಹಲವಿಷೇಣ ಪೂರ್ಣಾ ಚ | 9 ತಯಾ ವಯಂ ಪಿತರಮ್ ಈಶ್ವರಂ  
 ಧನ್ಯಂ ವದಾಮಃ, ತಯಾ ಚೇಶ್ವರಸ್ಯ ಸಾದೃಶ್ಯೇ ಸೃಷ್ಟಾನ್ ಮಾನವಾನ್  
 ಶಪಾಮಃ | 10 ಏಕಸ್ಮಾದ್ ವದನಾದ್ ಧನ್ಯವಾದಶಾಪೌ ನಿರ್ಗಚ್ಛತಃ |  
 ಹೇ ಮಮ ಭ್ರಾತರಃ, ಏತಾದೃಶಂ ನ ಕರ್ತವ್ಯಂ | 11 ಪ್ರಸ್ರವಣಃ ಕಿಮ್  
 ಏಕಸ್ಮಾತ್ ಛಿದ್ರಾತ್ ಮಿಷ್ಟಂ ತಿಕ್ತಜ್ಞ ತೋಯಂ ನಿರ್ಗಮಯತಿ? 12  
 ಹೇ ಮಮ ಭ್ರಾತರಃ, ಉಡುಮ್ಬರತರುಃ ಕಿಂ ಜಿತಫಲಾನಿ ದ್ರಾಕ್ಷಾಲತಾ  
 ವಾ ಕಿಮ್ ಉಡುಮ್ಬರಫಲಾನಿ ಫಲಿತುಂ ಶಕ್ನೋತಿ? ತದ್ವದ್ ಏಕಃ  
 ಪ್ರಸ್ರವಣೋ ಲವಣಮಿಷ್ಟೇ ತೋಯೇ ನಿರ್ಗಮಯಿತುಂ ನ ಶಕ್ನೋತಿ |  
 13 ಯುಷ್ಮಾಕಂ ಮಧ್ಯೇ ಜ್ಞಾನೀ ಸುಬೋಧಶ್ಚ ಕ ಆಸ್ತೇ? ತಸ್ಯ  
 ಕರ್ಮಾಣಿ ಜ್ಞಾನಮೂಲಕಮ್ಯದುತಾಯುಕ್ತಾನೀತಿ ಸದಾಚಾರಾತ್ ಸ  
 ಪ್ರಮಾಣಯತು | 14 ಕಿನ್ನು ಯುಷ್ಮದನ್ತಃಕರಣಮಧ್ಯೇ ಯದಿ ತಿಕ್ತೇಷ್ಯಾ  
 ವಿವಾದೇಚ್ಛಾ ಚ ವಿದ್ಯತೇ ತರ್ಹಿ ಸತ್ಯಮತಸ್ಯ ವಿರುದ್ಧಂ ನ ಶ್ಲಾಘ್ಯಂ  
 ನಚಾನ್ಯತಂ ಕಥಯತ | 15 ತಾದೃಶಂ ಜ್ಞಾನಮ್ ಊರ್ಧ್ವಾದ್ ಆಗತಂ  
 ನಹಿ ಕಿನ್ನು ಪಾರ್ಥಿವಂ ಶರೀರಿ ಭೌತಿಕಜ್ಞ | 16 ಯತೋ ಹೇತೋರೀಷ್ಯಾ  
 ವಿವಾದೇಚ್ಛಾ ಚ ಯತ್ರ ವೇದ್ಯೇತೇ ತತ್ರೈವ ಕಲಹಃ ಸರ್ವಂ ದುಷ್ಕೃತಜ್ಞ  
 ವಿದ್ಯತೇ | 17 ಕಿನ್ನೂರ್ಧ್ವಾದ್ ಆಗತಂ ಯತ್ ಜ್ಞಾನಂ ತತ್ ಪ್ರಥಮಂ  
 ಶುಚಿ ತತಃ ಪರಂ ಶಾನ್ತಂ ಕ್ಷಾನ್ತಮ್ ಆಶುಸನ್ನೇಯಂ ದಯಾದಿಸತ್ಪಲೈಃ  
 ಪರಿಪೂರ್ಣಮ್ ಅಸನ್ನಿಗ್ಧಂ ನಿಷ್ಕಪಟಿಜ್ಞ ಭವತಿ | 18 ಶಾನ್ತಾಚಾರಿಭಿಃ  
 ಶಾನ್ತಾ ಧರ್ಮಫಲಂ ರೋಪ್ಯತೇ |

**4** ಯುಷ್ಮಾಕಂ ಮಧ್ಯೇ ಸಮರಾ ರಣಶ್ಚ ಕುತ ಉತ್ಪದ್ಯಂತೇ? ಯುಷ್ಮದಜ್ಞಶಿಬಿರಾಶ್ರಿತಾಭ್ಯಃ ಸುಖೇಚ್ಛಾಭ್ಯಃ ಕಿಂ ನೋತ್ಪದ್ಯಂತೇ? 2 ಯೂಯಂ ವಾಙ್ಮಥ ಕಿನ್ನು ನಾಪ್ನುಥ, ಯೂಯಂ ನರಹತ್ಯಾಪ್ನ್ಯ ಈರ್ಷ್ಯಾಙ್ಗು ಕುರುಥ ಕಿನ್ನು ಕೃತಾರ್ಥಾ ಭವಿತುಂ ನ ಶಕ್ನುಥ, ಯೂಯಂ ಯುದ್ಧಥ ರಣಂ ಕುರುಥ ಚ ಕಿನ್ತ್ವಪ್ರಾಪ್ತಾಸ್ತಿಷ್ಠಥ, ಯತೋ ಹೇತೋಃ ಪ್ರಾರ್ಥನಾಂ ನ ಕುರುಥ | 3 ಯೂಯಂ ಪ್ರಾರ್ಥಯದ್ಧೇ ಕಿನ್ನು ನ ಲಭದ್ಧೇ ಯತೋ ಹೇತೋಃ ಸ್ವಸುಖಭೋಗೇಷು ವ್ಯಯಾರ್ಥಂ ಕು ಪ್ರಾರ್ಥಯದ್ಧೇ | 4 ಹೇ ವ್ಯಭಿಚಾರಿಣೋ ವ್ಯಭಿಚಾರಿಣ್ಯಶ್ಚ, ಸಂಸಾರಸ್ಯ ಯತ್ ಮೈತ್ರಂ ತದ್ ಈಶ್ವರಸ್ಯ ಶಾತ್ರವಮಿತಿ ಯೂಯಂ ಕಿಂ ನ ಜಾನೀಥ? ಅತ ಏವ ಯಃ ಕಶ್ಚಿತ್ ಸಂಸಾರಸ್ಯ ಮಿತ್ರಂ ಭವಿತುಮ್ ಅಭಿಲಷತಿ ಸ ಏವೇಶ್ವರಸ್ಯ ಶತ್ರುಭವತಿ | 5 ಯೂಯಂ ಕಿಂ ಮನ್ಯದ್ಧೇ? ಶಾಸ್ತ್ರಸ್ಯ ವಾಕ್ಯಂ ಕಿಂ ಫಲಹೀನಂ ಭವೇತ್? ಅಸ್ಮದನ್ತರ್ವಾಸೀ ಯ ಆತ್ಮಾ ಸ ವಾ ಕಿಮ್ ಈರ್ಷ್ಯಾರ್ಥಂ ಪ್ರೇಮ ಕರೋತಿ? 6 ತನ್ನಹಿ ಕಿನ್ನು ಸ ಪ್ರತುಲಂ ವರಂ ವಿತರತಿ ತಸ್ಮಾದ್ ಉಕ್ತಮಾಸ್ತೇ ಯಥಾ, ಆತ್ಮಾಭಿಮಾನಲೋಕಾನಾಂ ವಿಪಕ್ಷೋ ಭವತೀಶ್ವರಃ | ಕಿನ್ನು ತೇನೈವ ನಮ್ರೇಭ್ಯಃ ಪ್ರಸಾದಾದ್ ದೀಯತೇ ವರಃ || 7 ಅತಏವ ಯೂಯಮ್ ಈಶ್ವರಸ್ಯ ವಶ್ಯಾ ಭವತ ಶಯತಾನಂ ಸಂರುನ್ಧ ತೇನ ಸ ಯುಷ್ಮತ್ತಃ ಪಲಾಯಿಷ್ಯತೇ | 8 ಈಶ್ವರಸ್ಯ ಸಮೀಪವರ್ತಿನೋ ಭವತ ತೇನ ಸ ಯುಷ್ಮಾಕಂ ಸಮೀಪವರ್ತೀ ಭವಿಷ್ಯತಿ | ಹೇ ಪಾಪಿನಃ, ಯೂಯಂ ಸ್ವಕರಾನ್ ಪರಿಷ್ಕುರುಧ್ಧಂ | ಹೇ ದ್ವಿಮನೋಲೋಕಾಃ, ಯೂಯಂ ಸ್ನಾನ್ತಃಕರಣಾನಿ ಶುಚೀನಿ ಕುರುಧ್ಧಂ | 9 ಯೂಯಮ್ ಉದ್ವಿಜದ್ಧಂ ಶೋಚತ ವಿಲಪತ ಚ, ಯುಷ್ಮಾಕಂ ಹಾಸಃ ಶೋಕಾಯ, ಆನಂದಶ್ಚ ಕಾತರತಾಯೈ ಪರಿವರ್ತೇತಾಂ | 10 ಪ್ರಭೋಃ ಸಮಕ್ಷಂ ನಮ್ರಾ ಭವತ ತಸ್ಮಾತ್ ಸ ಯುಷ್ಮಾನ್ ಉಚ್ಚೀಕರಿಷ್ಯತಿ | 11 ಹೇ ಭ್ರಾತರಃ, ಯೂಯಂ ಪರಸ್ಪರಂ ಮಾ ದೂಷಯತ | ಯಃ ಕಶ್ಚಿದ್ ಭ್ರಾತರಂ ದೂಷಯತಿ ಭ್ರಾತು ವಿಚಾರಙ್ಗು ಕರೋತಿ ಸ ವ್ಯವಸ್ಥಾಂ ದೂಷಯತಿ ವ್ಯವಸ್ಥಾಯಾಶ್ಚ ವಿಚಾರಂ ಕರೋತಿ | ತ್ವಂ ಯದಿ ವ್ಯವಸ್ಥಾಯಾ ವಿಚಾರಂ ಕರೋಷಿ ತರ್ಹಿ ವ್ಯವಸ್ಥಾಪಾಲಯಿತಾ ನ ಭವಸಿ ಕಿನ್ನು ವಿಚಾರಯಿತಾ ಭವಸಿ | 12 ಅದ್ವಿತೀಯೋ ವ್ಯವಸ್ಥಾಪಕೋ ವಿಚಾರಯಿತಾ ಚ

ಸ ಏವಾಸ್ತೇ ಯೋ ರಕ್ಷಿತುಂ ನಾಶಯಿತು ಇ ಪಾರಯತಿ | ಕಿನ್ನು  
 ಕಸ್ತಂ ಯತ್ ಪರಸ್ಯ ವಿಚಾರಂ ಕರೋಷಿ? 13 ಅದ್ಯ ಶ್ಲೋ ವಾ  
 ವಯಮ್ ಅಮುಕನಗರಂ ಗತ್ವಾ ತತ್ರ ವರ್ಷಮೇಕಂ ಯಾಪಯನ್ತೋ  
 ವಾಣಿಜ್ಯಂ ಕರಿಷ್ಯಾಮಃ ಲಾಭಂ ಪ್ರಾಪ್ಸ್ಯಾಮಶ್ಲೇತಿ ಕಥಾಂ ಭಾಷಮಾಣಾ  
 ಯೂಯಮ್ ಇದಾನೀಂ ಶೃಣುತ | 14 ಶ್ಲಃ ಕಿಂ ಘಟಿಷ್ಯತೇ ತದ್  
 ಯೂಯಂ ನ ಜಾನೀಥ ಯತೋ ಜೀವನಂ ವೋ ಭವೇತ್ ಕೀದೃಕ್  
 ತತ್ತು ಬಾಷ್ಪಸ್ವರೂಪಕಂ, ಕ್ಷಣಮಾತ್ರಂ ಭವೇದ್ ದೃಶ್ಯಂ ಲುಪ್ಯತೇ ಚ  
 ತತಃ ಪರಂ | 15 ತದನುಕ್ತ್ವಾ ಯುಷ್ಮಾಕಮ್ ಇದಂ ಕಥನೀಯಂ  
 ಪ್ರಭೋರಿಚ್ಛಾತೋ ವಯಂ ಯದಿ ಜೀವಾಮಸ್ತರ್ಹೇತತ್ ಕರ್ಮ  
 ತತ್ ಕರ್ಮ ವಾ ಕರಿಷ್ಯಾಮ ಇತಿ | 16 ಕಿನ್ತ್ವಿದಾನೀಂ ಯೂಯಂ  
 ಗರ್ವವಾಕ್ಯೈಃ ಶ್ಲಾಘಾಂ ಕುರುಧ್ವೇ ತಾದೃಶಂ ಸರ್ವಂ ಶ್ಲಾಘಾಂ  
 ಕುತ್ಸಿತಮೇವ | 17 ಅತೋ ಯಃ ಕಶ್ಚಿತ್ ಸತ್ಕರ್ಮ ಕರ್ತುಂ ವಿದಿತ್ವಾ ತನ್ನ  
 ಕರೋತಿ ತಸ್ಯ ಪಾಪಂ ಜಾಯತೇ |

**5** ಹೇ ಧನವನ್ತಃ, ಯೂಯಮ್ ಇದಾನೀಂ ಶೃಣುತ  
 ಯುಷ್ಮಾಭಿರಾಗಮಿಷ್ಯತ್ಲೇಶಹೇತೋಃ ಕ್ರನ್ದತಾಂ ವಿಲಪ್ಯತಾ ಇ | 2  
 ಯುಷ್ಮಾಕಂ ದ್ರವಿಣಂ ಜೀರ್ಣಂ ಕೀಟಭುಕ್ತಾಃ ಸುಚೇಲಕಾಃ | 3 ಕನಕಂ  
 ರಜತಇಶ್ವಾಪಿ ವಿಕೃತಿಂ ಪ್ರಗಮಿಷ್ಯತಿ, ತತ್ಕಲಚ್ಚ ಯುಷ್ಮಾಕಂ ಪಾಪಂ  
 ಪ್ರಮಾಣಯಿಷ್ಯತಿ, ಹುತಾಶವಚ್ಚ ಯುಷ್ಮಾಕಂ ಪಿಶಿತಂ ಖಾದಯಿಷ್ಯತಿ |  
 ಇತ್ಥಮ್ ಅನ್ತಿಮಘಸ್ರೇಷು ಯುಷ್ಮಾಭಿಃ ಸಂಘತಂ ಧನಂ | 4 ಪಶ್ಯತ ಯೈಃ  
 ಕೃಷೀವಲೈ ಯುಷ್ಮಾಕಂ ಶಸ್ಯಾನಿ ಛಿನ್ನಾನಿ ತೇಭ್ಯೋ ಯುಷ್ಮಾಭಿ  
 ಯದ್ ವೇತನಂ ಛಿನ್ನಂ ತದ್ ಉಚ್ಛ್ರೇ ದ್ವನಿಂ ಕರೋತಿ  
 ತೇಷಾಂ ಶಸ್ಯಚ್ಛೇದಕಾನಾಮ್ ಆರ್ತರಾವಃ ಸೇನಾಪತೇಃ  
 ಪರಮೇಶ್ವರಸ್ಯ ಕರ್ಣಕುಹರಂ ಪ್ರವಿಷ್ಟಃ | 5 ಯೂಯಂ ಪೃಥಿವ್ಯಾಂ  
 ಸುಖಭೋಗಂ ಕಾಮುಕತಾ ಇಚ್ಛಾರಿತವನ್ತಃ, ಮಹಾಭೋಜಸ್ಯ ದಿನ ಇವ  
 ನಿಜಾನ್ತಃಕರಣಾನಿ ಪರಿತರ್ಪಿತವನ್ತಶ್ಚ | 6 ಅಪರ ಇ ಯುಷ್ಮಾಭಿ  
 ಧಾರ್ಮಿಕಸ್ಯ ದಣ್ಡಾಜ್ಞಾ ಹತ್ಯಾ ಚಾಕಾರಿ ತಥಾಪಿ ಸ ಯುಷ್ಮಾನ್ ನ  
 ಪ್ರತಿರುದ್ಧವಾನ್ | 7 ಹೇ ಭ್ರಾತರಃ, ಯೂಯಂ ಪ್ರಭೋರಾಗಮನಂ  
 ಯಾವದ್ ಧೈರ್ಯಮಾಲಮ್ಬದ್ಧಂ | ಪಶ್ಯತ ಕೃಷಿವಲೋ ಭೂಮೇ  
 ಬರ್ಹುಮೂಲ್ಯಂ ಫಲಂ ಪ್ರತೀಕ್ಷಮಾಣೋ ಯಾವತ್ ಪ್ರಥಮಮ್

ಅನ್ನಿಮುಚ್ಚ ವೃಷ್ಟಿಜಲಂ ನ ಪ್ರಾಪ್ನೋತಿ ತಾವದ್ ಧೈರ್ಯಮ್  
 ಆಲಮ್ಬತೇ | 8 ಯೂಯಮಪಿ ಧೈರ್ಯಮಾಲಮ್ಬ್ಯ ಸ್ವಾನ್ತಃಕರಣಾನಿ  
 ಸ್ಥಿರೀಕುರುತ, ಯತಃ ಪ್ರಭೋರುಪಸ್ಥಿತಿಃ ಸಮೀಪವರ್ತಿನ್ಯಭವತ್ | 9  
 ಹೇ ಭ್ರಾತರಃ, ಯೂಯಂ ಯದ್ ದಣ್ಡ್ಯಾ ನ ಭವೇತ ತದರ್ಥಂ  
 ಪರಸ್ಪರಂ ನ ಗ್ಲಾಯತ, ಪಶ್ಯತ ವಿಚಾರಯಿತಾ ದ್ವಾರಸಮೀಪೇ ತಿಷ್ಠತಿ |  
 10 ಹೇ ಮಮ ಭ್ರಾತರಃ, ಯೇ ಭವಿಷ್ಯದ್ವಾದಿನಃ ಪ್ರಭೋ ನಾರ್ಮನ್ನಾ  
 ಭಾಷಿತವನ್ನಸ್ತಾನ್ ಯೂಯಂ ದುಃಖಸಹನಸ್ಯ ಧೈರ್ಯಸ್ಯ ಚ  
 ದೃಷ್ಟಾನ್ತಾನ್ ಜಾನೀತ | 11 ಪಶ್ಯತ ಧೈರ್ಯಶೀಲಾ ಅಸ್ಮಾಭಿ ಧನ್ಯಾ  
 ಉಚ್ಯಂತೇ | ಆಯೂಬೋ ಧೈರ್ಯಂ ಯುಷ್ಮಾಭಿರಶ್ರಾವಿ ಪ್ರಭೋಃ  
 ಪರಿಣಾಮಶ್ಚಾದರ್ಶಿ ಯತಃ ಪ್ರಭು ಬರ್ಹುಕೃಪಃ ಸಕರುಣಶ್ಚಾಸ್ತಿ | 12  
 ಹೇ ಭ್ರಾತರಃ ವಿಶೇಷತ ಇದಂ ವದಾಮಿ ಸ್ವರ್ಗಸ್ಯ ವಾ ಪೃಥಿವ್ಯಾ  
 ವಾನ್ಯವಸ್ತುನೋ ನಾಮ ಗೃಹೀತ್ವಾ ಯುಷ್ಮಾಭಿಃ ಕೋಽಪಿ ಶಪಥೋ ನ  
 ಕ್ರಿಯತಾಂ, ಕಿನ್ನು ಯಥಾ ದಣ್ಡ್ಯಾ ನ ಭವತ ತದರ್ಥಂ ಯುಷ್ಮಾಕಂ  
 ತಥೈವ ತನ್ನಹಿ ಚೇತಿವಾಕ್ಯಂ ಯಥೇಷ್ಟಂ ಭವತು | 13 ಯುಷ್ಮಾಕಂ  
 ಕಶ್ಚಿದ್ ದುಃಖೀ ಭವತಿ? ಸ ಪ್ರಾರ್ಥನಾಂ ಕರೋತು | ಕಶ್ಚಿದ್  
 ವಾನನ್ನಿತೋ ಭವತಿ? ಸ ಗೀತಂ ಗಾಯತು | 14 ಯುಷ್ಮಾಕಂ ಕಶ್ಚಿತ್  
 ಪೀಡಿತೋ ಽಸ್ತಿ? ಸ ಸಮಿತೇಃ ಪ್ರಾಚೀನಾನ್ ಆಹ್ವಾತು ತೇ ಚ ಪಭೋ  
 ನಾರ್ಮನ್ನಾ ತಂ ತೈಲೇನಾಭಿಷಿಚ್ಯ ತಸ್ಯ ಕೃತೇ ಪ್ರಾರ್ಥನಾಂ ಕುರ್ವನ್ತು | 15  
 ತಸ್ಮಾದ್ ವಿಶ್ವಾಸಜಾತಪ್ರಾರ್ಥನಯಾ ಸ ರೋಗೀ ರಕ್ಷಾಂ ಯಾಸ್ಯತಿ  
 ಪ್ರಭುಶ್ಚ ತಮ್ ಉತ್ಥಾಪಯಿಷ್ಯತಿ ಯದಿ ಚ ಕೃತಪಾಪೋ ಭವೇತ್  
 ತರ್ಹಿ ಸ ತಂ ಕ್ಷಮಿಷ್ಯತೇ | 16 ಯೂಯಂ ಪರಸ್ಪರಮ್ ಅಪರಾಧಾನ್  
 ಅಜ್ಞೀಕುರುಧ್ವಮ್ ಆರೋಗ್ಯಪ್ರಾಪ್ತಾರ್ಥಇಚ್ಛೈಕಜನೋ ಽನ್ಯಸ್ಯ ಕೃತೇ  
 ಪ್ರಾರ್ಥನಾಂ ಕರೋತು ಧಾರ್ಮಿಕಸ್ಯ ಸಯತ್ನಾ ಪ್ರಾರ್ಥನಾ  
 ಬಹುಶಕ್ತಿವಿಶಿಷ್ಟಾ ಭವತಿ | 17 ಯ ಏಲಿಯೋ ವಯಮಿವ  
 ಸುಖದುಃಖಭೋಗೀ ಮರ್ತ್ಯ ಆಸೀತ್ ಸ ಪ್ರಾರ್ಥನಯಾನಾವೃಷ್ಟಿಂ  
 ಯಾಚಿತವಾನ್ ತೇನ ದೇಶೇ ಸಾರ್ಧವತ್ಸರತ್ರಯಂ ಯಾವದ್ ವೃಷ್ಟಿ  
 ನ್ ಬಭೂವ | 18 ಪಶ್ಯಾತ್ ತೇನ ಪುನಃ ಪ್ರಾರ್ಥನಾಯಾಂ  
 ಕೃತಾಯಾಮ್ ಆಕಾಶಸ್ತೋಯಾನ್ಯವರ್ಷೀತ್ ಪೃಥಿವೀ ಚ ಸ್ವಫಲಾನಿ  
 ಪ್ರಾರೋಹಯತ್ | 19 ಹೇ ಭ್ರಾತರಃ, ಯುಷ್ಮಾಕಂ ಕಸ್ಮಿಂಶ್ಚಿತ್

ಸತ್ಯಮತಾದ್ ಭ್ರಷ್ಟೇ ಯದಿ ಕಶ್ಚಿತ್ ತಂ ಪರಾವರ್ತಯತಿ 20 ತರ್ಹಿ  
ಯೋ ಜನಃ ಪಾಪಿನಂ ವಿಪಥಭ್ರಮಣಾತ್ ಪರಾವರ್ತಯತಿ ಸ  
ತಸ್ಯಾತ್ಮಾನಂ ಮೃತ್ಯುತ ಉದ್ಧರಿಷ್ಯತಿ ಬಹುಪಾಪಾನ್ಯಾವರಿಷ್ಯತಿ ಚೇತಿ  
ಜಾನಾತು |



## ೧ ಪಿತರಃ

1 ಪನ್ನ-ಗಾಲಾತಿಯಾ-ಕಪ್ಪದಕಿಯಾ-ಆಶಿಯಾ-

ಬಿಧುನಿಯಾದೇಶೇಷು ಪ್ರವಾಸಿನೋ ಯೇ ವಿಕೀರ್ಣಲೋಕಾಃ 2  
ಪಿತುರೀಶ್ವರಸ್ಯ ಪೂರ್ವನಿರ್ಣಯಾದ್ ಆತ್ಮನಃ ಪಾವನೇನ  
ಯೀಶುಖ್ರೀಷ್ಟಸ್ಯಾಜ್ಞಾಗ್ರಹಣಾಯ ಶೋಣಿತಪ್ರೋಕ್ಷಣಾಯ  
ಚಾಭಿರುಚಿತಾಸ್ತಾನ್ ಪ್ರತಿ ಯೀಶುಖ್ರೀಷ್ಟಸ್ಯ ಪ್ರೇರಿತಃ  
ಪಿತರಃ ಪತ್ರಂ ಲಿಖತಿ | ಯುಷ್ಮಾನ್ ಪ್ರತಿ ಬಾಹುಲೈನ  
ಶಾನ್ತಿರನುಗ್ರಹಶ್ಚ ಭೂಯಾಸ್ತಾಂ | 3 ಅಸ್ಮಾಕಂ ಪ್ರಭೋ  
ಯೀಶುಖ್ರೀಷ್ಟಸ್ಯ ತಾತ ಈಶ್ವರೋ ಧನ್ಯಃ, ಯತಃ  
ಸ ಸ್ವಕೀಯಬಹುಕೃಪಾತೋ ಮೃತಗಣಮಧ್ಯಾದ್  
ಯೀಶುಖ್ರೀಷ್ಟಸ್ಯೋತ್ಥಾನೇನ ಜೀವನಪ್ರತ್ಯಾಶಾರ್ಥಮ್ ಅರ್ಥತೋ 4  
ಽಕ್ಷಯನಿಷ್ಕಲಚ್ಯುತಮ್ಲಾನಸಮ್ಪತ್ತಿಪ್ರಾಪ್ತಾರ್ಥಮ್ ಅಸ್ಮಾನ್ ಪುನ  
ರ್ಜನಯಾಮಾಸ | ಸಾ ಸಮ್ಪತ್ತಿಃ ಸ್ವರ್ಗೇ ಽಸ್ಮಾಕಂ ಕೃತೇ ಸಂಜ್ಞಿತಾ ತಿಷ್ಠತಿ,  
5 ಯೂಯಂ ಇಷ್ಟೇಶ್ವರಸ್ಯ ಶಕ್ತಿತಃ ಶೇಷಕಾಲೇ ಪ್ರಕಾಶ್ಯಪರಿತ್ರಾಣಾರ್ಥಂ  
ವಿಶ್ವಾಸೇನ ರಕ್ಷ್ಯಧ್ವೇ | 6 ತಸ್ಮಾದ್ ಯೂಯಂ ಯದ್ಯಪ್ಯಾನಂದೇನ  
ಪ್ರಪುಲ್ಲಾ ಭವಥ ತಥಾಪಿ ಸಾಮ್ಪ್ರತಂ ಪ್ರಯೋಜನಹೇತೋಃ  
ಕಿಯತ್ಕಾಲಪರ್ಯಂತಂ ನಾನಾವಿಧಪರೀಕ್ಷಾಭಿಃ ಕ್ಲಿಶ್ಯಧ್ವೇ | 7 ಯತೋ  
ವಹ್ನಿನಾ ಯಸ್ಯ ಪರೀಕ್ಷಾ ಭವತಿ ತಸ್ಮಾತ್ ನಶ್ವರಸುವರ್ಣಾದಪಿ  
ಬಹುಮೂಲ್ಯಂ ಯುಷ್ಮಾಕಂ ವಿಶ್ವಾಸರೂಪಂ ಯತ್ ಪರೀಕ್ಷಿತಂ ಸ್ವರ್ಣಂ  
ತೇನ ಯೀಶುಖ್ರೀಷ್ಟಸ್ಯಾಗಮನಸಮಯೇ ಪ್ರಶಂಸಾಯಾಃ ಸಮಾದರಸ್ಯ  
ಗೌರವಸ್ಯ ಚ ಯೋಗ್ಯತಾ ಪ್ರಾಪ್ತವ್ಯಾ | 8 ಯೂಯಂ ತಂ ಖ್ರೀಷ್ಟಮ್  
ಅದೃಷ್ಟ್ವಾಪಿ ತಸ್ಮಿನ್ ಪ್ರೀಯಧ್ವೇ ಸಾಮ್ಪ್ರತಂ ತಂ ನ ಪಶ್ಯನ್ನೋಽಪಿ  
ತಸ್ಮಿನ್ ವಿಶ್ವಸನ್ನೋ ಽನಿರ್ವಚನೀಯೇನ ಪ್ರಭಾವಯುಕ್ತೇನ ಚಾನಂದೇನ  
ಪ್ರಪುಲ್ಲಾ ಭವಥ, 9 ಸ್ವವಿಶ್ವಾಸಸ್ಯ ಪರಿಣಾಮರೂಪಮ್ ಆತ್ಮನಾಂ  
ಪರಿತ್ರಾಣಂ ಲಭ್ಯಧ್ವೇ ಚ | 10 ಯುಷ್ಮಾಸು ಯೋ ಽನುಗ್ರಹೋ  
ವರ್ತತೇ ತದ್ವಿಷಯೇ ಯ ಈಶ್ವರೀಯವಾಕ್ಯಂ ಕಥಿತವನ್ನಸ್ತೇ  
ಭವಿಷ್ಯದ್ವಾದಿನಸ್ತಸ್ಯ ಪರಿತ್ರಾಣಸ್ಯಾನ್ವೇಷಣಮ್ ಅನುಸನ್ಧಾನಂ  
ಕೃತವನ್ತಃ | 11 ವಿಶೇಷತಸ್ತೇಷಾಮನ್ತರ್ವಾಸೀ ಯಃ ಖ್ರೀಷ್ಟಸ್ಯಾತ್ಮಾ  
ಖ್ರೀಷ್ಟೇ ವರ್ತಿಷ್ಯಮಾಣಾನಿ ದುಃಖಾನಿ ತದನುಗಾಮಿಪ್ರಭಾವಂ

ಪೂರ್ವಂ ಪ್ರಾಕಾಶಯತ್ ತೇನ ಕಃ ಕೀದೃಶೋ ವಾ ಸಮಯೋ  
 ನಿರದಿಶ್ಯತೈತಸ್ಯಾನುಸನ್ಧಾನಂ ಕೃತವನ್ತಃ | 12 ತತಸ್ತೈ ವಿಷಯೈಸ್ತೇ  
 ಯನ್ನ ಸ್ನಾನ್ ಕಿನ್ತ್ವಸ್ನಾನ್ ಉಪಕುರ್ವನ್ಯೇತತ್ ತೇಷಾಂ ನಿಕಟೇ  
 ಪ್ರಾಕಾಶ್ಯತ | ಯಾಂಶ್ಚ ತಾನ್ ವಿಷಯಾನ್ ದಿವ್ಯದೂತಾ  
 ಅಪ್ಯವನತಶಿರಸೋ ನಿರೀಕ್ಷಿತುಮ್ ಅಭಿಲಷನ್ತಿ ತೇ ವಿಷಯಾಃ  
 ಸಾಮ್ಪ್ರತಂ ಸ್ವರ್ಗಾತ್ ಪ್ರೇಷಿತಸ್ಯ ಪವಿತ್ರಸ್ಯಾತ್ಮನಃ ಸಹಾಯ್ಯಾದ್  
 ಯುಷ್ಮತ್ಸಮೀಪೇ ಸುಸಂವಾದಪ್ರಚಾರಯಿತ್ಯಭಿಃ ಪ್ರಾಕಾಶ್ಯನ್ತ | 13  
 ಅತಃಪವ ಯೂಯಂ ಮನಃಕಟಿಬಿನ್ಧನಂ ಕೃತ್ವಾ ಪ್ರಬುದ್ಧಾಃ  
 ಸನ್ನೋ ಯೀಶುಖ್ರೀಷ್ಟಸ್ಯ ಪ್ರಕಾಶಸಮಯೇ ಯುಷ್ಮಾಸು  
 ವರ್ತಿಷ್ಯಮಾನಸ್ಯಾನುಗ್ರಹಸ್ಯ ಸಮ್ಪೂರ್ಣಾಂ ಪ್ರತ್ಯಾಶಾಂ ಕುರುತ | 14  
 ಅಪರಂ ಪೂರ್ವಿಯಾಜ್ಞಾನತಾವಸ್ಥಾಯಾಃ ಕುತ್ಸಿತಾಭಿಲಾಷಾಣಾಂ  
 ಯೋಗ್ಯಮ್ ಆಚಾರಂ ನ ಕುರ್ವನ್ತೋ ಯುಷ್ಮದಾಹ್ವಾನಕಾರೀ ಯಥಾ  
 ಪವಿತ್ರೋ ಽಸ್ಮಿ 15 ಯೂಯಮಪ್ಯಾಜ್ಞಾಗ್ರಾಹಿಸನ್ತಾನಾ ಇವ ಸರ್ವ್ವಸ್ಮಿನ್  
 ಆಚಾರೇ ತಾದೃಕ್ ಪವಿತ್ರಾ ಭವತ | 16 ಯತೋ ಲಿಖಿತಮ್ ಆಸ್ತೇ,  
 ಯೂಯಂ ಪವಿತ್ರಾಸ್ತಿಷ್ಯತ ಯಸ್ಮಾದಹಂ ಪವಿತ್ರಃ | 17 ಅಪರಂ ಯೋ  
 ವಿನಾಪಕ್ಷಪಾತಮ್ ಏಕೈಕಮಾನುಷಸ್ಯ ಕರ್ಮಾನುಸಾರಾದ್ ವಿಚಾರಂ  
 ಕರೋತಿ ಸ ಯದಿ ಯುಷ್ಮಾಭಿಸ್ತಾತ ಆಖ್ಯಾಯತೇ ತರ್ಹಿ ಸ್ವಪ್ರವಾಸಸ್ಯ  
 ಕಾಲೋ ಯುಷ್ಮಾಭಿ ಭೀತ್ಯಾ ಯಾಪ್ಯತಾಂ | 18 ಯೂಯಂ  
 ನಿರರ್ಥಕಾತ್ ಪೈತ್ಯಕಾಚಾರಾತ್ ಕ್ಷಯಣೀಯೈ ರೂಪ್ಯಸುವರ್ಣಾದಿಭಿ  
 ಮುಕ್ತಿಂ ನ ಪ್ರಾಪ್ಯ 19 ನಿಷ್ಕಲಜ್ಯನಿರ್ಮಲಮೇಷಶಾವಕಸ್ಯೇವ ಖ್ರೀಷ್ಟಸ್ಯ  
 ಬಹುಮೂಲ್ಯೇನ ರುಧಿರೇಣ ಮುಕ್ತಿಂ ಪ್ರಾಪ್ತವನ್ತ ಇತಿ ಜಾನೀಥ | 20 ಸ  
 ಜಗತೋ ಭಿತ್ತಿಮೂಲಸ್ಥಾಪನಾತ್ ಪೂರ್ವಂ ನಿಯುಕ್ತಃ ಕಿನ್ನು  
 ಚರಮದಿನೇಷು ಯುಷ್ಮದರ್ಥಂ ಪ್ರಕಾಶಿತೋ ಽಭವತ್ | 21  
 ಯತಸ್ತೇನೈವ ಮೃತಗಣಾತ್ ತಸ್ಯೋತ್ಥಾಪಯಿತರಿ ತಸ್ಮೈ ಗೌರವದಾತರಿ  
 ಚೇಶ್ವರೇ ವಿಶ್ವಸಿಥ ತಸ್ಮಾದ್ ಈಶ್ವರೇ ಯುಷ್ಮಾಕಂ ವಿಶ್ವಾಸಃ ಪ್ರತ್ಯಾಶಾ  
 ಚಾಸ್ತೇ | 22 ಯೂಯಮ್ ಆತ್ಮನಾ ಸತ್ಯಮತಸ್ಯಾಜ್ಞಾಗ್ರಹಣದ್ವಾರಾ  
 ನಿಷ್ಕಪಟಯ ಭ್ರಾತೃಪ್ರೇಮ್ನೇ ಪಾವಿತಮನಸೋ ಭೂತ್ವಾ  
 ನಿರ್ಮಲಾನ್ತಃಕರಣೈಃ ಪರಸ್ಪರಂ ಗಾಢಂ ಪ್ರೇಮ ಕುರುತ |  
 23 ಯಸ್ಮಾದ್ ಯೂಯಂ ಕ್ಷಯಣೀಯವೀರ್ಯಾತ್ ನಹಿ

ಕಿನ್ತಕ್ಷಯಣೀಯವೀರ್ಯಾದ್ ಈಶ್ವರಸ್ಯ ಜೀವನದಾಯಕೇನ  
 ನಿತ್ಯಸ್ಥಾಯಿನಾ ವಾಕ್ಯೇನ ಪುನರ್ಜನ್ಮಗೃಹೀತವನ್ತಃ | (aiṛṇ g165) 24  
 ಸರ್ವಪ್ರಾಣೀ ತೃಣೈಸ್ತುಲ್ಯಸ್ತತ್ರೇಜಸ್ತುಣಪುಷ್ಪವತ್ | ತೃಣಾನಿ ಪರಿಶುಷ್ಯತಿ  
 ಪುಷ್ಪಾಣಿ ನಿಪತನ್ತಿ ಚ | 25 ಕಿನ್ತು ವಾಕ್ಯಂ ಪರೇಶಸ್ಯಾನಂತಕಾಲಂ  
 ವಿತಿಷ್ಠತೇ | ತದೇವ ಚ ವಾಕ್ಯಂ ಸುಸಂವಾದೇನ ಯುಷ್ಮಾಕಮ್ ಅನ್ತಿಕೇ  
 ಪ್ರಕಾಶಿತಂ | (aiṛṇ g165)

**2** ಸರ್ವಾನ್ ದ್ವೇಷಾನ್ ಸರ್ವಾಂಶ್ಚ ಛಲಾನ್ ಕಾಪಟ್ಯನೀರ್ಷ್ಯಾಃ  
 ಸಮಸ್ತಗ್ಲಾನಿಕಥಾಶ್ಚ ದೂರೀಕೃತ್ಯ 2 ಯುಷ್ಮಾಭಿಃ ಪರಿತ್ರಾಣಾಯ  
 ವೃದ್ಧಿಪ್ರಾಪ್ತರ್ಥಂ ನವಜಾತಶಿಶುಭಿರಿವ ಪ್ರಕೃತಂ ವಾಗ್ಗುಢಂ  
 ಪಿಪಾಸ್ಯತಾಂ | 3 ಯತಃ ಪ್ರಭು ಮಧುರ ಏತಸ್ಯಾಸ್ವಾದಂ  
 ಯೂಯಂ ಪ್ರಾಪ್ತವನ್ತಃ | 4 ಅಪರಂ ಮಾನುಷೈರವಜ್ಞಾತಸ್ಯ  
 ಕಿನ್ತ್ವೀಶ್ವರೇಣಾಭಿರುಚಿತಸ್ಯ ಬಹುಮೂಲ್ಯಸ್ಯ ಜೀವತ್ಪ್ರಸ್ತರಸ್ಯೇವ ತಸ್ಯ  
 ಪ್ರಭೋಃ ಸನ್ನಿಧಿಮ್ ಆಗತಾ 5 ಯೂಯಮಪಿ ಜೀವತ್ಪ್ರಸ್ತರಾ ಇವ  
 ನಿಚೀಯಮಾನಾ ಆತ್ಮಿಕಮಂದಿರಂ ಖ್ರೀಷ್ಣೇನ ಯೀಶುನಾ  
 ಚೇಶ್ವರತೋಷಕಾಣಾಮ್ ಆತ್ಮಿಕಬಲೀನಾಂ ದಾನಾರ್ಥಂ ಪವಿತ್ರೋ  
 ಯಾಜಕವರ್ಗೋ ಭವಥ | 6 ಯತಃ ಶಾಸ್ತ್ರೇ ಲಿಖಿತಮಾಸ್ತೇ, ಯಥಾ,  
 ಪಶ್ಯ ಪಾಷಾಣ ಏಕೋ 5ಸ್ತಿ ಸೀಯೋನಿ ಸ್ಥಾಪಿತೋ ಮಯಾ |  
 ಮುಖ್ಯಕೋಣಸ್ಯ ಯೋಗ್ಯಃ ಸ ವೃತಶ್ಚಾತೀವ ಮೂಲ್ಯವಾನ್ | ಯೋ  
 ಜನೋ ವಿಶ್ವಸೇತ್ ತಸ್ಮಿನ್ ಸ ಲಜ್ಜಾಂ ನ ಗಮಿಷ್ಯತಿ | 7 ವಿಶ್ವಾಸಿನಾಂ  
 ಯುಷ್ಮಾಕಮೇವ ಸಮೀಪೇ ಸ ಮೂಲ್ಯವಾನ್ ಭವತಿ ಕಿನ್ತ್ವವಿಶ್ವಾಸಿನಾಂ  
 ಕೃತೇ ನಿಚೇತ್ಯಭಿರವಜ್ಞಾತಃ ಸ ಪಾಷಾಣಃ ಕೋಣಸ್ಯ ಭಿತ್ತಿಮೂಲಂ  
 ಭೂತ್ವಾ ಬಾಧಾಜನಕಃ ಪಾಷಾಣಃ ಸ್ಥಲನಕಾರಕಶ್ಚ ಶೈಲೋ  
 ಜಾತಃ | 8 ತೇ ಚಾವಿಶ್ವಾಸಾದ್ ವಾಕ್ಯೇನ ಸ್ಥಲನ್ತಿ ಸ್ಥಲನೇ ಚ  
 ನಿಯುಕ್ತಾಃ ಸನ್ತಿ | 9 ಕಿನ್ತು ಯೂಯಂ ಯೇನಾನ್ಧಕಾರಮಧ್ಯಾತ್  
 ಸ್ವಕೀಯಾಶ್ಚರ್ಯ್ಯದೀಪ್ತಿಮಧ್ಯಮ್ ಆಹೂತಾಸ್ತಸ್ಯ ಗುಣಾನ್  
 ಪ್ರಕಾಶಯಿತುಮ್ ಅಭಿರುಚಿತೋ ವಂಶೋ ರಾಜಕೀಯೋ  
 ಯಾಜಕವರ್ಗಃ ಪವಿತ್ರಾ ಜಾತಿರಧಿಕರ್ತೃವ್ಯಾಃ ಪ್ರಜಾಶ್ಚ ಜಾತಾಃ | 10  
 ಪೂರ್ವ್ವಂ ಯೂಯಂ ತಸ್ಯ ಪ್ರಜಾ ನಾಭವತ ಕಿನ್ತ್ವಿದಾನೀಮ್  
 ಈಶ್ವರಸ್ಯ ಪ್ರಜಾ ಆದ್ಧೇ | ಪೂರ್ವ್ವಮ್ ಅನನುಕಮ್ಪಿತಾ ಅಭವತ

ಕಿನ್ನಿದಾನೀಮ್ ಅನುಕಮ್ಪಿತಾ ಆದ್ವೇ | 11 ಹೇ ಪ್ರಿಯತಮಾಃ,  
 ಯೂಯಂ ಪ್ರವಾಸಿನೋ ವಿದೇಶಿನಶ್ಚ ಲೋಕಾ ಇವ ಮನಸಃ  
 ಪ್ರಾತಿಕೂಲ್ಯೇನ ಯೋಧಿಭ್ಯಃ ಶಾರೀರಿಕಸುಖಾಭಿಲಾಷೇಭ್ಯೋ  
 ನಿವರ್ತದ್ವಮ್ ಇತ್ಯಹಂ ವಿನಯೇ | 12 ದೇವಪೂಜಕಾನಾಂ ಮಧ್ಯೇ  
 ಯುಷ್ಮಾಕಮ್ ಆಚಾರ ಏವಮ್ ಉತ್ತಮೋ ಭವತು ಯಥಾ ತೇ  
 ಯುಷ್ಮಾನ್ ದುಷ್ಕರ್ಮಕಾರಿಲೋಕಾನಿವ ಪುನ ನ್ನ ನಿನ್ನಂತಃ  
 ಕೃಪಾದೃಷ್ಟಿದಿನೇ ಸ್ವಚಕ್ಷುರ್ಗೋಚರೀಯಸತ್ತ್ವಿಯಾಭ್ಯ ಈಶ್ವರಸ್ಯ  
 ಪ್ರಶಂಸಾಂ ಕುರ್ಯುಃ | 13 ತತೋ ಹೇತೋ ಯೂಯಂ  
 ಪ್ರಭೋರನುರೋಧಾತ್ ಮಾನವಸೃಷ್ಟಾನಾಂ ಕರ್ತೃತ್ವಪದಾನಾಂ  
 ವಶೀಭವತ ವಿಶೇಷತೋ ಭೂಪಾಲಸ್ಯ ಯತಃ ಸ ಶ್ರೇಷ್ಠಃ, 14  
 ದೇಶಾಧ್ಯಕ್ಷಾಣಾಂ ಯತಸ್ತೇ ದುಷ್ಕರ್ಮಕಾರಿಣಾಂ ದಣ್ಡದಾನಾರ್ಥಂ  
 ಸತ್ಕರ್ಮಕಾರಿಣಾಂ ಪ್ರಶಂಸಾರ್ಥಂ ತೇನ ಪ್ರೇರಿತಾಃ | 15 ಇತ್ಥಂ  
 ನಿರ್ದೋಷಮಾನುಷಾಣಾಮ್ ಅಜ್ಞಾನತ್ವಂ ಯತ್ ಸದಾಚಾರಿಭಿ  
 ಯುಷ್ಮಾಭಿ ನಿರೂತ್ತರೀಕ್ರಿಯತೇ ತದ್ ಈಶ್ವರಸ್ಯಾಭಿಮತಂ | 16  
 ಯೂಯಂ ಸ್ವಾಧೀನಾ ಇವಾಚರತ ತಥಾಪಿ ದುಷ್ಟತಾಯಾ  
 ವೇಷಸ್ವರೂಪಾಂ ಸ್ವಾಧೀನತಾಂ ಧಾರಯಂತ ಇವ ನಹಿ ಕಿನ್ನೀಶ್ವರಸ್ಯ  
 ದಾಸಾ ಇವ | 17 ಸರ್ವಾನ್ ಸಮಾದ್ರಿಯದ್ಧಂ ಭ್ರಾತೃವರ್ಗೇ  
 ಪ್ರೀಯದ್ವಮ್ ಈಶ್ವರಾದ್ ಬಿಭೀತ ಭೂಪಾಲಂ ಸಮನ್ಯದ್ಧಂ | 18 ಹೇ  
 ದಾಸಾಃ ಯೂಯಂ ಸಮ್ಪೂರ್ಣದರೇಣ ಪ್ರಭೂನಾಂ ವಶ್ಯಾ ಭವತ  
 ಕೇವಲಂ ಭದ್ರಾಣಾಂ ದಯಾಲೂನಾಂ ನಹಿ ಕಿನ್ನೀಶ್ವರಜೂನಾಮಪಿ |  
 19 ಯತೋ ಽನ್ಯಾಯೇನ ದುಃಖಭೋಗಕಾಲ ಈಶ್ವರಚಿಂತಯಾ ಯತ್  
 ಕ್ಲೇಶಸಹನಂ ತದೇವ ಪ್ರಿಯಂ | 20 ಪಾಪಂ ಕೃತ್ವಾ ಯುಷ್ಮಾಕಂ  
 ಚಪೇಟಾಘಾತಸಹನೇನ ಕಾ ಪ್ರಶಂಸಾ? ಕಿನ್ನು ಸದಾಚಾರಂ ಕೃತ್ವಾ  
 ಯುಷ್ಮಾಕಂ ಯದ್ ದುಃಖಸಹನಂ ತದೇವೇಶ್ವರಸ್ಯ ಪ್ರಿಯಂ | 21  
 ತದರ್ಥಮೇವ ಯೂಯಮ್ ಆಹೂತಾ ಯತಃ ಖ್ರೀಷ್ಟೋಽಪಿ  
 ಯುಷ್ಮನ್ನಿಮಿತ್ತಂ ದುಃಖಂ ಭುಕ್ತ್ವಾ ಯೂಯಂ ಯತ್ ತಸ್ಯ ಪದಚಿಹ್ನೈ  
 ವ್ರಜೇತ ತದರ್ಥಂ ದೃಷ್ಟಾಂತಮೇಕಂ ದರ್ಶಿತವಾನ್ | 22 ಸ ಕಿಮಪಿ  
 ಪಾಪಂ ನ ಕೃತವಾನ್ ತಸ್ಯ ವದನೇ ಕಾಪಿ ಛಲಸ್ಯ ಕಥಾ ನಾಸೀತ್ | 23  
 ನಿನ್ನಿತೋ ಽಪಿ ಸನ್ ಸ ಪ್ರತಿನ್ನಾಂ ನ ಕೃತವಾನ್ ದುಃಖಂ

ಸಹಮಾನೋ ಽಪಿ ನ ಭರ್ತ್ವಿತವಾನ್ ಕಿನ್ನು ಯಥಾರ್ಥವಿಚಾರಯಿತುಃ  
ಸಮೀಪೇ ಸ್ವಂ ಸಮರ್ಪಿತವಾನ್ | 24 ವಯಂ ಯತ್ ಪಾಪೇಭ್ಯೋ  
ನಿವೃತ್ಯ ಧರ್ಮಾರ್ಥಂ ಜೀವಾಮಸ್ತದರ್ಥಂ ಸ ಸ್ವಶರೀರೇಣಾಸ್ಮಾಕಂ  
ಪಾಪಾನಿ ಕ್ರುಶ ಊಠವಾನ್ ತಸ್ಯ ಪ್ರಹಾರೈ ಯೂಯಂ ಸ್ವಸ್ಥಾ  
ಅಭವತ | 25 ಯತಃ ಪೂರ್ವ್ಯಂ ಯೂಯಂ ಭ್ರಮಣಕಾರಿಮೇಷಾ  
ಇವಾದ್ಧಂ ಕಿನ್ತ್ವಧುನಾ ಯುಷ್ಮಾಕಮ್ ಆತ್ಮನಾಂ ಪಾಲಕಸ್ಯಾದ್ಯಕ್ಷಸ್ಯ ಚ  
ಸಮೀಪಂ ಪ್ರತ್ಯಾವರ್ತಿತಾಃ |

**3** ಹೇ ಯೋಷಿತಃ, ಯೂಯಮಪಿ ನಿಜಸ್ವಾಮಿನಾಂ ವಶ್ಯಾ ಭವತ ತಥಾ  
ಸತಿ ಯದಿ ಕೇಚಿದ್ ವಾಕ್ಯೇ ವಿಶ್ವಾಸಿನೋ ನ ಸನ್ನಿ ತರ್ಹಿ 2 ತೇ  
ವಿನಾವಾಕ್ಯಂ ಯೋಷಿತಾಮ್ ಆಚಾರೇಣಾರ್ಥತಸ್ತೇಷಾಂ ಪ್ರತ್ಯಕ್ಷೇಣ  
ಯುಷ್ಮಾಕಂ ಸಭಯಸತೀತ್ವಾಚಾರೇಣಾಕ್ರಷ್ಟಂ ಶಕ್ಯಂತೇ | 3 ಅಪರಂ  
ಕೇಶರಚನಯಾ ಸ್ವರ್ಣಾಲಂಕಾರಧಾರಣೋನ ಪರಿಚ್ಛದಪರಿಧಾನೇನ  
ವಾ ಯುಷ್ಮಾಕಂ ವಾಹ್ಯಭೂಷಾ ನ ಭವತು, 4 ಕಿನ್ತ್ವೀಶ್ವರಸ್ಯ ಸಾಕ್ಷಾದ್  
ಬಹುಮೂಲ್ಯಕ್ಷಮಾಶಾನ್ತಿಭಾವಾಕ್ಷಯರತ್ನೇನ ಯುಕ್ತೋ ಗುಪ್ತ  
ಆನ್ತರಿಕಮಾನವ ಏವ | 5 ಯತಃ ಪೂರ್ವ್ಯಕಾಲೇ ಯಾಃ ಪವಿತ್ರಸ್ತ್ರಿಯ  
ಈಶ್ವರೇ ಪ್ರತ್ಯಾಶಾಮಕುರ್ವನ್ ತಾ ಅಪಿ ತಾದೃಶೀಮೇವ ಭೂಷಾಂ  
ಧಾರಯಂತೋ ನಿಜಸ್ವಾಮಿನಾಂ ವಶ್ಯಾ ಅಭವನ್ | 6 ತಥೈವ ಸಾರಾ  
ಇಬ್ರಾಹೀಮೋ ವಶ್ಯಾ ಸತೀ ತಂ ಪತಿಮಾಖ್ಯಾತವತೀ ಯೂಯಂ  
ಯದಿ ಸದಾಚಾರಿಣ್ಯೋ ಭವಥ ವ್ಯಾಕುಲತಯಾ ಚ ಭೀತಾ ನ ಭವಥ  
ತರ್ಹಿ ತಸ್ಯಾಃ ಕನ್ಯಾ ಆದ್ಧೇ | 7 ಹೇ ಪುರುಷಾಃ, ಯೂಯಂ ಜ್ಞಾನತೋ  
ದುರ್ಬ್ಬಲತರಭಾಜನೈರಿವ ಯೋಷಿದ್ಧಿಃ ಸಹವಾಸಂ ಕುರುತ, ಏಕಸ್ಯ  
ಜೀವನವರಸ್ಯ ಸಹಭಾಗಿನೀಭೃತಾಭ್ಯಃ ಸಮಾದರಂ ವಿತರತ ಚ ನ  
ಚೇದ್ ಯುಷ್ಮಾಕಂ ಪ್ರಾರ್ಥನಾನಾಂ ಬಾಧಾ ಜನಿಷ್ಯತೇ | 8  
ವಿಶೇಷತೋ ಯೂಯಂ ಸರ್ವ್ವ ಏಕಮನಸಃ ಪರದುಃಖೈ ದುಃಖಿತಾ  
ಭ್ರಾತೃಪ್ರಮಿಣಃ ಕೃಪಾವನ್ತಃ ಪ್ರೀತಿಭಾವಾಶ್ಚ ಭವತ | 9 ಅನಿಷ್ಠಸ್ಯ  
ಪರಿಶೋಧೇನಾನಿಷ್ಠಂ ನಿನ್ನಾಯಾ ವಾ ಪರಿಶೋಧೇನ ನಿನ್ನಾಂ ನ  
ಕುರ್ವನ್ತ ಆಶಿಷಂ ದತ್ತ ಯತೋ ಯೂಯಮ್ ಆಶಿರಧಿಕಾರಿಣೋ  
ಭವಿತುಮಾಹೂತಾ ಇತಿ ಜಾನೀಥ | 10 ಅಪರಂಜ್ಯಾ ಜೀವನೇ  
ಪ್ರೀಯಮಾಣೋ ಯಃ ಸುದಿನಾನಿ ದಿದೃಕ್ಷತೇ | ಪಾಪಾತ್

ಜಿಹ್ವಾಂ ಮೃಷಾವಾಕ್ಯಾತ್ ಸ್ವಾಧರೌ ಸ ನಿವರ್ತಯೇತ್ | 11 ಸ  
 ತ್ಯಜೇದ್ ದುಷ್ಟತಾಮಾರ್ಗಂ ಸತ್ತ್ವಿಯಾಚ್ಛ ಸಮಾಚರೇತ್ |  
 ಮೃಗಯಾಣಶ್ಚ ಶಾನ್ತಿಂ ಸ ನಿತ್ಯಮೇವಾನುಧಾವತು | 12 ಲೋಚನೇ  
 ಪರಮೇಶಸ್ಯೋನ್ಮೀಲಿತೇ ಧಾರ್ಮಿಕಾನ್ ಪ್ರತಿ | ಪ್ರಾರ್ಥನಾಯಾಃ ಕೃತೇ  
 ತೇಷಾಃ ತಚ್ಛ್ರೇತ್ರೇ ಸುಗಮೇ ಸದಾ | ಕ್ರೋಧಾಸ್ಯಾ ಪರೇಶಸ್ಯ  
 ಕದಾಚಾರಿಷು ವರ್ತತೇ | 13 ಅಪರಂ ಯದಿ ಯೂಯಮ್  
 ಉತ್ತಮಸ್ಯಾನುಗಾಮಿನೋ ಭವಥ ತರ್ಹಿ ಕೋ ಯುಷ್ಮಾನ್  
 ಹಿಂಸಿಷ್ಯತೇ? 14 ಯದಿ ಚ ಧರ್ಮಾರ್ಥಂ ಕ್ಲಿಶ್ಯದ್ಧಂ ತರ್ಹಿ ಧನ್ಯಾ  
 ಭವಿಷ್ಯಥ | ತೇಷಾಮ್ ಆಶಜ್ಯಯಾ ಯೂಯಂ ನ ಬಿಭೀತ ನ ವಿಜ್ಞು  
 ವಾ | 15 ಮನೋಭಿಃ ಕಿನ್ತು ಮನ್ಯದ್ಧಂ ಪವಿತ್ರಂ ಪ್ರಭುಮೀಶ್ವರಂ |  
 ಅಪರಾಚ್ಛ ಯುಷ್ಮಾಕಮ್ ಆನ್ತರಿಕಪ್ರತ್ಯಾಶಾಯಾಸ್ತತ್ತ್ವಂ ಯಃ ಕಶ್ಚಿತ್  
 ಪೃಚ್ಛತಿ ತಸ್ಮೈ ಶಾನ್ತಿಭೀತಿಭ್ಯಾಮ್ ಉತ್ತರಂ ದಾತುಂ ಸದಾ ಸುಸಜ್ಞಾ  
 ಭವತ | 16 ಯೇ ಚ ಖ್ರೀಷ್ಟಧರ್ಮೇ ಯುಷ್ಮಾಕಂ ಸದಾಚಾರಂ  
 ದೂಷಯಂತಿ ತೇ ದುಷ್ಟರ್ಮಕಾರಿಣಾಮಿವ ಯುಷ್ಮಾಕಮ್  
 ಅಪವಾದೇನ ಯತ್ ಲಜ್ಜಿತಾ ಭವೇಯುಸ್ತದರ್ಥಂ ಯುಷ್ಮಾಕಮ್  
 ಉತ್ತಮಃ ಸಂವೇದೋ ಭವತು | 17 ಈಶ್ವರಸ್ಯಾಭಿಮತಾದ್ ಯದಿ  
 ಯುಷ್ಮಾಭಿಃ ಕ್ಲೇಶಃ ಸೋಢವ್ಯಸ್ತರ್ಹಿ ಸದಾಚಾರಿಭಿಃ ಕ್ಲೇಶಸಹನಂ ವರಂ  
 ನ ಚ ಕದಾಚಾರಿಭಿಃ | 18 ಯಸ್ಮಾದ್ ಈಶ್ವರಸ್ಯ ಸನ್ನಿಧಿಮ್ ಅಸ್ಮಾನ್  
 ಆನೇತುಮ್ ಅಧಾರ್ಮಿಕಾಣಾಂ ವಿನಿಮಯೇನ ಧಾರ್ಮಿಕಃ ಖ್ರೀಷ್ಟೋ  
 ಽಪ್ಯೇಕಕೃತ್ವಃ ಪಾಪಾನಾಂ ದಣ್ಡಂ ಭುಕ್ತವಾನ್, ಸ ಚ ಶರೀರಸಮ್ಪನ್ನೇ  
 ಮಾರಿತಃ ಕಿನ್ತ್ವಾತ್ಮನಃ ಸಮ್ಪನ್ನೇ ಪುನ ಜೀವಿತೋ ಽಭವತ್ | 19  
 ತತ್ಸಮ್ಪನ್ನೇ ಚ ಸ ಯಾತ್ರಾಂ ವಿಧಾಯ ಕಾರಾಬದ್ಧಾನಾಮ್  
 ಆತ್ಮನಾಂ ಸಮೀಪೇ ವಾಕ್ಯಂ ಘೋಷಿತವಾನ್ | 20 ಪುರಾ  
 ನೋಹಸ್ಯ ಸಮಯೇ ಯಾವತ್ ಪೋತೋ ನಿರಮೀಯತ  
 ತಾವದ್ ಈಶ್ವರಸ್ಯ ದೀರ್ಘಸಹಿಷ್ಣುತಾ ಯದಾ ವ್ಯಲಮ್ಬತ ತದಾ  
 ತೇನಾಜ್ಞಾಗ್ರಾಹಿಣೋಽಭವನ್ | ತೇನ ಪೋತೋನಾಲ್ಪೇಽರ್ಥಾದ್  
 ಅಷ್ಟಾವೇವ ಪ್ರಾಣಿನಸ್ತೋಯಮ್ ಉತ್ತೀರ್ಣಾಃ | 21  
 ತನ್ನಿದರ್ಶನಇಚ್ಛಾವಗಾಹನಂ (ಅರ್ಥತಃ ಶಾರೀರಿಕಮಲಿನತಾಯಾ  
 ಯಸ್ಯಾಗಃ ಸ ನಹಿ ಕಿನ್ತ್ವೀಶ್ವರಾಯೋತ್ತಮಸಂವೇದಸ್ಯ ಯಾ ಪ್ರತಜ್ಞಾ

ಸೈವ) ಯೀಶುಖ್ರೀಷ್ಟಸ್ಯ ಪುನರುತ್ಥಾನೇನೇದಾನೀಮ್ ಅಸ್ಮಾನ್  
 ಉತ್ತಾರಯತಿ, 22 ಯತಃ ಸ ಸ್ವರ್ಗಂ ಗತ್ವೇಶ್ವರಸ್ಯ ದಕ್ಷಿಣೇ ವಿದ್ಯತೇ  
 ಸ್ವರ್ಗೀಯದೂತಾಃ ಶಾಸಕಾ ಬಲಾನಿ ಚ ತಸ್ಯ ವಶೀಭೂತಾ ಅಭವನ್ |

**4** ಅಸ್ಮಾಕಂ ವಿನಿಮಯೇನ ಖ್ರೀಷ್ಟಃ ಶರೀರಸಮ್ಪನ್ನೇ ದಣ್ಣಂ  
 ಭುಕ್ತವಾನ್ ಅತೋ ಹೇತೋಃ ಶರೀರಸಮ್ಪನ್ನೇ ಯೋ  
 ದಣ್ಣಂ ಭುಕ್ತವಾನ್ ಸ ಪಾಪಾತ್ ಮುಕ್ತ 2 ಇತಿಭಾವೇನ  
 ಯೂಯಮಪಿ ಸುಸಜ್ಜೀಭೂಯ ದೇಹವಾಸಸ್ಯಾವಶಿಷ್ಟಂ  
 ಸಮಯಂ ಪುನರ್ಮಾನವಾನಾಮ್ ಇಚ್ಛಾಸಾಧನಾರ್ಥಂ  
 ನಹಿ ಕಿನ್ವೀಶ್ವರಸ್ಯೇಚ್ಛಾಸಾಧನಾರ್ಥಂ ಯಾಪಯತ | 3

ಆಯುಷೋ ಯಃ ಸಮಯೋ ವ್ಯತೀತಸ್ತಸ್ಮಿನ್ ಯುಷ್ಮಾಭಿ  
 ಯದ್ ದೇವಪೂಜಕಾನಾಮ್ ಇಚ್ಛಾಸಾಧನಂ  
 ಕಾಮಕುತ್ಸಿತಾಭಿಲಾಷಮದ್ಯಪಾನರಂಜನಮತ್ತತಾಘ್ರಣಾರ್ಹದೇವಪೂಜಾಚರಣಇಚ್ಛಾಕಾರಿ

ತೇನ ಬಾಹುಲ್ಯಂ | 4 ಯೂಯಂ ತೈಃ ಸಹ ತಸ್ಮಿನ್ ಸರ್ವನಾಶಪಜ್ಞೈ  
 ಮಜ್ಜಿತುಂ ನ ಧಾವಥ, ಇತ್ಯನೇನಾಶ್ಚರ್ಯಂ ವಿಜ್ಞಾಯ ತೇ ಯುಷ್ಮಾನ್  
 ನಿನ್ದನ್ತಿ | 5 ಕಿನ್ತು ಯೋ ಜೀವತಾಂ ಮೃತಾನಾಙ್ಗು ವಿಚಾರಂ ಕರ್ತುಮ್  
 ಉದ್ಯತೋಽಸಿ ತಸ್ಮೈ ತೈರುತ್ತರಂ ದಾಯಿಷ್ಯತೇ | 6 ಯತೋ ಹೇತೋ  
 ಯೇ ಮೃತಾಸ್ತೇಷಾಂ ಯತ್ ಮಾನವೋದ್ದೇಶ್ಯಃ ಶಾರೀರಿಕವಿಚಾರಃ  
 ಕಿನ್ವೀಶ್ವರೋದ್ದೇಶ್ಯಮ್ ಆತ್ಮಿಕಜೀವನಂ ಭವತ್ ತದರ್ಥಂ  
 ತೇಷಾಮಪಿ ಸನ್ನಿಧೌ ಸುಸಮಾಚಾರಃ ಪ್ರಕಾಶಿತೋಽಭವತ್ | 7

ಸರ್ವೇಷಾಮ್ ಅನ್ತಿಮಕಾಲ ಉಪಸ್ಥಿತಸ್ತಸ್ಮಾದ್ ಯೂಯಂ  
 ಸುಬುದ್ಧಯಃ ಪ್ರಾರ್ಥನಾರ್ಥಂ ಜಾಗ್ರತಶ್ಚ ಭವತ | 8 ವಿಶೇಷತಃ  
 ಪರಸ್ಪರಂ ಗಾಢಂ ಪ್ರೇಮ ಕುರುತ, ಯತಃ, ಪಾಪಾನಾಮಪಿ ಬಾಹುಲ್ಯಂ  
 ಪ್ರೇಮೈವಾಚ್ಛಾದಯಿಷ್ಯತೇ | 9 ಕಾತರೋಕ್ತಿಂ ವಿನಾ ಪರಸ್ಪರಮ್  
 ಆತಿಥ್ಯಂ ಕೃರುತ | 10 ಯೇನ ಯೋ ವರೋ ಲಭ್ಯಸ್ತೇನೈವ ಸ  
 ಪರಮ್ ಉಪಕರೋತ್ಯ ಇತ್ಥಂ ಯೂಯಮ್ ಈಶ್ವರಸ್ಯ  
 ಬಹುವಿಧಪ್ರಸಾದಸ್ಯೋತ್ತಮಾ ಭಾಣ್ಡಾಗಾರಾಧಿಪಾ ಭವತ | 11 ಯೋ

ವಾಕ್ಯಂ ಕಥಯತಿ ಸ ಈಶ್ವರಸ್ಯ ವಾಕ್ಯಮಿವ ಕಥಯತು ಯಶ್ಚ ಪರಮ್  
 ಉಪಕರೋತಿ ಸ ಈಶ್ವರದತ್ತಸಾಮರ್ಥ್ಯಾದಿವೋಪಕರೋತು |  
 ಸರ್ವವಿಷಯೇ ಯೀಶುಖ್ರೀಷ್ಟೇನೇಶ್ವರಸ್ಯ ಗೌರವಂ ಪ್ರಕಾಶ್ಯತಾಂ

ತಸ್ಯೈವ ಗೌರವಂ ಪರಾಕ್ರಮಶ್ಚ ಸರ್ವದಾ ಭೂಯಾತ್ | ಆಮೇನ |  
 (aiṛṇ g165) 12 ಹೇ ಪ್ರಿಯತಮಾಃ, ಯುಷ್ಮಾಕಂ ಪರೀಕ್ಷಾರ್ಥಂ  
 ಯಸ್ಮಾಪೋ ಯುಷ್ಮಾಸು ವರ್ತತೇ ತಮ್ ಅಸಮ್ಭವಘಟಿತಂ ಮತ್ಸಾ  
 ನಾಶ್ಚಯ್ಯಂ ಜಾನೀತ, 13 ಕಿನ್ನು ಖ್ರೀಷ್ಟೇನ ಕ್ಲೇಶಾನಾಂ ಸಹಭಾಗಿತ್ವಾದ್  
 ಆನಂದತ ತೇನ ತಸ್ಯ ಪ್ರತಾಪಪ್ರಕಾಶೇಽಪ್ಯಾನನಂದೇನ ಪ್ರಪುಲ್ಲಾ  
 ಭವಿಷ್ಯಥ | 14 ಯದಿ ಖ್ರೀಷ್ಟಸ್ಯ ನಾಮಹೇತುನಾ ಯುಷ್ಮಾಕಂ ನಿನ್ನಾ  
 ಭವತಿ ತರ್ಹಿ ಯೂಯಂ ಧನ್ಯಾ ಯತೋ ಗೌರವದಾಯಕ  
 ಈಶ್ವರಸ್ಯಾತ್ಮಾ ಯುಷ್ಮಾಸ್ವಧಿಷ್ಠಿತಿ ತೇಷಾಂ ಮಧ್ಯೇ ಸ ನಿಂದ್ಯತೇ ಕಿನ್ನು  
 ಯುಷ್ಮನ್ಮಧ್ಯೇ ಪ್ರಶಂಸ್ಯತೇ | 15 ಕಿನ್ನು ಯುಷ್ಮಾಕಂ ಕೋಽಪಿ ಹನ್ತಾ ವಾ  
 ಚೈರೋ ವಾ ದುಷ್ಕರ್ಮಕೃತ್ ವಾ ಪರಾಧಿಕಾರಚರ್ಚಕ ಇವ ದಣ್ಡಂ ನ  
 ಭುಜ್ಯಂತ | 16 ಯದಿ ಚ ಖ್ರೀಷ್ಟೀಯಾನ ಇವ ದಣ್ಡಂ ಭುಜ್ಯಂತೇ ತರ್ಹಿ  
 ಸ ನ ಲಜ್ಜಮಾನಸ್ತತ್ಕಾರಣಾದ್ ಈಶ್ವರಂ ಪ್ರಶಂಸತು | 17 ಯತೋ  
 ವಿಚಾರಸ್ಯಾರಮ್ಭಸಮಯೇ ಈಶ್ವರಸ್ಯ ಮಂದಿರೇ ಯುಜ್ಯತೇ ಯದಿ  
 ಚಾಸ್ಮತ್ಸ್ವರಭತೇ ತರ್ಹೀಶ್ವರೀಯಸುಸಂವಾದಾಗ್ರಾಹಿಣಾಂ ಶೇಷದಶಾ  
 ಕಾ ಭವಿಷ್ಯತಿ? 18 ಧಾರ್ಮಿಕೇನಾಪಿ ಚೇತ್ ತ್ರಾಣಮ್ ಅತಿಕೃಚ್ಛೇಣ  
 ಗಮ್ಯತೇ | ತರ್ಹ್ಯಧಾರ್ಮಿಕಪಾಪಿಭ್ಯಾಮ್ ಆಶ್ರಯಃ ಕುತ್ರ ಲಪ್ಸ್ಯತೇ |  
 19 ಅತ ಈಶ್ವರೇಚ್ಛಾತೋ ಯೇ ದುಃಖಂ ಭುಜ್ಯತೇ ತೇ ಸದಾಚಾರೇಣ  
 ಸ್ವಾತ್ಮಾನೋ ವಿಶ್ವಾಸ್ಯಸ್ಪಷ್ಟುರೀಶ್ವಸ್ಯ ಕರಾಭ್ಯಾಂ ನಿದಧತಾಂ |

**5** ಖ್ರೀಷ್ಟಸ್ಯ ಕ್ಲೇಶಾನಾಂ ಸಾಕ್ಷೀ ಪ್ರಕಾಶಿಷ್ಯಮಾಣಸ್ಯ ಪ್ರತಾಪಸ್ಯಾಂಶೀ  
 ಪ್ರಾಚೀನಶ್ಚಾಹಂ ಯುಷ್ಮಾಕಂ ಪ್ರಾಚೀನಾನ್ ವಿನೀಯೇದಂ ವದಾಮಿ |  
 2 ಯುಷ್ಮಾಕಂ ಮಧ್ಯವರ್ತೀ ಯ ಈಶ್ವರಸ್ಯ ಮೇಷವ್ಯನ್ದೋ ಯೂಯಂ  
 ತಂ ಪಾಲಯತ ತಸ್ಯ ವೀಕ್ಷಣಂ ಕುರುತ ಚ, ಅವಶ್ಯಕತ್ವೇನ ನಹಿ  
 ಕಿನ್ನು ಸ್ವೇಚ್ಛಾತೋ ನ ವ ಕುಲೋಭೇನ ಕಿನ್ನಿಚ್ಛುಕಮನಸಾ | 3  
 ಅಪರಮ್ ಅಂಶಾನಾಮ್ ಅಧಿಕಾರಿಣ ಇವ ನ ಪ್ರಭವತ ಕಿನ್ನು  
 ವೃಂದಸ್ಯ ದೃಷ್ಟಾಂತಸ್ವರೂಪಾ ಭವತ | 4 ತೇನ ಪ್ರಧಾನಪಾಲಕ  
 ಉಪಸ್ಥಿತೇ ಯೂಯಮ್ ಅಮ್ಲಾನಂ ಗೌರವಕಿರೀಟಂ ಲಪ್ಸ್ಯಧ್ವೇ |  
 5 ಹೇ ಯುವಾನಃ, ಯೂಯಮಪಿ ಪ್ರಾಚೀನಲೋಕಾನಾಂ ವಶ್ಯಾ  
 ಭವತ ಸರ್ವೇ ಚ ಸರ್ವೇಷಾಂ ವಶೀಭೂಯ ನಮ್ರತಾಭರಣೇನ  
 ಭೂಷಿತಾ ಭವತ, ಯತಃ, ಆತ್ಮಾಭಿಮಾನಿಲೋಕಾನಾಂ ವಿಪಕ್ಷೋ



ಭವತೀಶ್ವರಃ | ಕಿನ್ನು ತೇನೈವ ನಮ್ರೇಭ್ಯಃ ಪ್ರಸಾದಾದ್ ದೀಯತೇ  
 ವರಃ | 6 ಅತೋ ಯೂಯಮ್ ಈಶ್ವರಸ್ಯ ಬಲವತ್ಕರಸ್ಯಾಧೋ  
 ನಮ್ರೀಭೂಯ ತಿಷ್ಠತ ತೇನ ಸ ಉಚಿತಸಮಯೇ ಯುಷ್ಮಾನ್  
 ಉಚ್ಚೀಕರಿಷ್ಯತಿ | 7 ಯೂಯಂ ಸರ್ವಚಿಂತಾಂ ತಸ್ಮಿನ್ ನಿಕ್ಷಿಪತ  
 ಯತಃ ಸ ಯುಷ್ಮಾನ್ ಪ್ರತಿ ಚಿಂತಯತಿ | 8 ಯೂಯಂ ಪ್ರಬುದ್ಧಾ  
 ಜಾಗ್ರತಶ್ಚ ತಿಷ್ಠತ ಯತೋ ಯುಷ್ಮಾಕಂ ಪ್ರತಿವಾದೀ ಯಃ ಶಯತಾನಃ  
 ಸ ಗರ್ಜ್ಜನಕಾರೀ ಸಿಂಹ ಇವ ಪರ್ಯಟನ್ ಕಂ ಗ್ರಸಿಷ್ಯಾಮೀತಿ  
 ಮೃಗಯತೇ, 9 ಅತೋ ವಿಶ್ವಾಸೇ ಸುಸ್ಥಿರಾಸ್ತಿಷ್ಠಂತಸ್ತೇನ ಸಾರ್ಧಂ  
 ಯುದ್ಧತ, ಯುಷ್ಮಾಕಂ ಜಗನ್ನಿವಾಸಿಭ್ರಾತೃಷ್ವಪಿ ತಾದೃಶಾಃ ಕ್ಲೇಶಾ  
 ವರ್ತನ್ತ ಇತಿ ಜಾನೀತ | 10 ಕ್ಷಣಿಕದುಃಖಭೋಗಾತ್ ಪರಮ್ ಅಸ್ಮಭ್ಯಂ  
 ಖ್ರೀಷ್ಟೇನ ಯೀಶುನಾ ಸ್ವಕೀಯಾನಂತಗೌರವದಾನಾರ್ಥಂ ಯೋಽಸ್ಮಾನ್  
 ಆಹೂತವಾನ್ ಸ ಸರ್ವಾನುಗ್ರಾಹೀಶ್ವರಃ ಸ್ವಯಂ ಯುಷ್ಮಾನ್ ಸಿದ್ಧಾನ್  
 ಸ್ಥಿರಾನ್ ಸಬಲಾನ್ ನಿಶ್ಚಲಾಂಶ್ಚ ಕರೋತು | (aiōnios g166) 11 ತಸ್ಯ  
 ಗೌರವಂ ಪರಾಕ್ರಮಶ್ಚಾನಂತಕಾಲಂ ಯಾವದ್ ಭೂಯಾತ್ | ಆಮೇನ್ |  
 (aiōn g165) 12 ಯಃ ಸಿಲ್ವಾನೋ (ಮನ್ಯೇ) ಯುಷ್ಮಾಕಂ ವಿಶ್ವಾಸ್ಯೋ ಭ್ರಾತಾ  
 ಭವತಿ ತದ್ವಾರಾಹಂ ಸಂಕ್ಷೇಪೇಣ ಲಿಖಿತ್ವಾ ಯುಷ್ಮಾನ್ ವಿನೀತವಾನ್  
 ಯೂಯಿಷ್ಯ ಯಸ್ಮಿನ್ ಅಧಿತಿಷ್ಠಥ ಸ ಏವೇಶ್ವರಸ್ಯ ಸತ್ಯೋಽನುಗ್ರಹ  
 ಇತಿ ಪ್ರಮಾಣಂ ದತ್ತವಾನ್ | 13 ಯುಷ್ಮಾಭಿಃ ಸಹಾಭಿರುಚಿತಾ ಯಾ  
 ಸಮಿತಿ ಬಾರ್ಬಿಲಿ ವಿದ್ಯತೇ ಸಾ ಮಮ ಪುತ್ರೋ ಮಾರ್ಕಶ್ಚ ಯುಷ್ಮಾನ್  
 ನಮಸ್ಕಾರಂ ವೇದಯತಿ | 14 ಯೂಯಂ ಪ್ರೇಮಚುಮ್ಪನೇನ ಪರಸ್ಪರಂ  
 ನಮಸ್ಕರುತ | ಯೀಶುಖ್ರೀಷ್ಟಾಶ್ಚಿತಾನಾಂ ಯುಷ್ಮಾಕಂ ಸರ್ವೇಷಾಂ  
 ಶಾನ್ತಿ ಭೂಯಾತ್ | ಆಮೇನ್ |

## ೨ ಪಿತರಃ

1 ಯೇ ಜನಾ ಅಸ್ಮಾಭಿಃ ಸಾರ್ಧಮ್ ಅಸ್ತದೀಶ್ವರೇ ತ್ರಾತರಿ ಯೀಶುಖ್ರೀಷ್ಟೇ ಚ ಪುಣ್ಯಸಮ್ಪಲಿತವಿಶ್ವಾಸಧನಸ್ಯ ಸಮಾನಾಂಶಿತ್ವಂ ಪ್ರಾಪ್ತಾಸ್ತಾನ್ ಪ್ರತಿ ಯೀಶುಖ್ರೀಷ್ಟಸ್ಯ ದಾಸಃ ಪ್ರೇರಿತಶ್ಚ ಶಿಮೋನ್ ಪಿತರಃ ಪತ್ರಂ ಲಿಖತಿ | 2 ಈಶ್ವರಸ್ಯಾಸ್ಮಾಕಂ ಪ್ರಭೋ ಯೀಶೋಶ್ಚ ತತ್ತಜ್ಞಾನೇನ ಯುಷ್ಮಾಸ್ವನುಗ್ರಹಶಾನ್ತೋರ್ಬಾಹುಲ್ಯಂ ವರ್ತತಾಂ | 3 ಜೀವನಾರ್ಥಮ್ ಈಶ್ವರಭಕ್ತರ್ಥಂ ಯದ್ಯದ್ ಆವಶ್ಯಕಂ ತತ್ ಸರ್ವ್ವಂ ಗೌರವಸದ್ಗುಣಾಭ್ಯಾಮ್ ಅಸ್ಮದಾಹ್ವಾನಕಾರಿಣಸ್ತತ್ತಜ್ಞಾನದ್ವಾರಾ ತಸ್ಯೇಶ್ವರೀಯಶಕ್ತಿರಸ್ಮಭ್ಯಂ ದತ್ತವತೀ | 4 ತತ್ಸರ್ವೇಣ ಚಾಸ್ಮಭ್ಯಂ ತಾದೃಶಾ ಬಹುಮೂಲ್ಯಾ ಮಹಾಪ್ರತಿಜ್ಞಾ ದತ್ತಾ ಯಾಭಿ ಯೂರ್ಯಂ ಸಂಸಾರವ್ಯಾಪ್ತಾತ್ ಕುತ್ಸಿತಾಭಿಲಾಷಮೂಲಾತ್ ಸರ್ವ್ವನಾಶಾದ್ ರಕ್ಷಾಂ ಪ್ರಾಪ್ಯೇಶ್ವರೀಯಸ್ವಭಾವಸ್ಯಾಂಶಿನೋ ಭವಿತುಂ ಶಕ್ನುಥ | 5 ತತೋ ಹೇತೋ ಯೂರ್ಯಂ ಸಮ್ಪೂರ್ಣಂ ಯತ್ನಂ ವಿಧಾಯ ವಿಶ್ವಾಸೇ ಸೌಜನ್ಯಂ ಸೌಜನ್ಯೇ ಜ್ಞಾನಂ 6 ಜ್ಞಾನ ಆಯತೇಂದ್ರಿಯತಾಮ್ ಆಯತೇಂದ್ರಿಯತಾಯಾಂ ಧೈರ್ಯ್ಯಂ ಧೈರ್ಯ್ಯಂ ಈಶ್ವರಭಕ್ತಿಮ್ 7 ಈಶ್ವರಭಕ್ತೌ ಭ್ರಾತೃಸ್ತೇಹೇ ಚ ಪ್ರೇಮ ಯುಜ್ಞ | 8 ಏತಾನಿ ಯದಿ ಯುಷ್ಮಾಸು ವಿದ್ಯಂತೇ ವರ್ಧಂತೇ ಚ ತರ್ಹ್ಯಸ್ಮತ್ಪ್ರಭೋ ಯೀಶುಖ್ರೀಷ್ಟಸ್ಯ ತತ್ತಜ್ಞಾನೇ ಯುಷ್ಮಾನ್ ಅಲಸಾನ್ ನಿಷ್ಫಲಾಂಶ್ಚ ನ ಸ್ಥಾಪಯಿಷ್ಯಂತಿ | 9 ಕಿನ್ತ್ವೇತಾನಿ ಯಸ್ಯ ನ ವಿದ್ಯಂತೇ ಸೋ ಽನೋ ಮುದ್ರಿತಲೋಚನಃ ಸ್ವಕೀಯಪೂರ್ವ್ವಪಾಪಾನಾಂ ಮಾರ್ಜ್ಜನಸ್ಯ ವಿಸ್ಮೃತಿಂ ಗತಶ್ಚ | 10 ತಸ್ಮಾದ್ ಹೇ ಭ್ರಾತರಃ, ಯೂರ್ಯಂ ಸ್ವಕೀಯಾಹ್ವಾನವರಣಯೋ ದ್ಯುಢಕರಣೇ ಬಹು ಯತದ್ಧಂ, ತತ್ ಕೃತ್ವಾ ಕದಾಚ ನ ಸ್ವಲಿಷ್ಯಥ | 11 ಯತೋ ಽನೇನ ಪ್ರಕಾರೇಣಾಸ್ಮಾಕಂ ಪ್ರಭೋಸ್ತ್ರಾತ್ರ ಯೀಶುಖ್ರೀಷ್ಟಸ್ಯಾನನ್ತರಾಜ್ಯಸ್ಯ ಪ್ರವೇಶೇನ ಯೂರ್ಯಂ ಸುಕಲೇನ ಯೋಜಯಿಷ್ಯಧ್ವೇ | (aiṛṇios g166) 12 ಯದ್ಯಪಿ ಯೂಯಮ್ ಏತತ್ ಸರ್ವ್ವಂ ಜಾನೀಥ ವರ್ತಮಾನೇ ಸತ್ಯಮತೇ ಸುಸ್ಥಿರಾ ಭವಥ ಚ ತಥಾಪಿ ಯುಷ್ಮಾನ್ ಸರ್ವ್ವದಾ ತತ್ ಸ್ಮಾರಯಿತುಮ್ ಅಹಮ್ ಆಯತ್ನವಾನ್ ನ ಭವಿಷ್ಯಾಮಿ | 13 ಯಾವದ್ ಏತಸ್ಮಿನ್ ದೂಷ್ಯೇ ತಿಷ್ಯಾಮಿ ತಾವದ್ ಯುಷ್ಮಾನ್ ಸ್ಮಾರಯನ್ ಪ್ರಭೋಧಯಿತುಂ

ವಿಹಿತಂ ಮನ್ಯೇ | 14 ಯತೋ ಽಸ್ಮಾಕಂ ಪ್ರಭು ಯೀಶುಖ್ರೀಷ್ಟೋ  
ಮಾಂ ಯತ್ ಜ್ಞಾಪಿತವಾನ್ ತದನುಸಾರಾದ್ ದೂಷ್ಯಮೇತತ್  
ಮಯಾ ಶೀಘ್ರಂ ತ್ಯಕ್ತವ್ಯಮ್ ಇತಿ ಜಾನಾಮಿ | 15 ಮಮ  
ಪರಲೋಕಗಮನಾತ್ ಪರಮಪಿ ಯೂಯಂ ಯದೇತಾನಿ ಸ್ಮರ್ತುಂ  
ಶಕ್ಯಥ ತಸ್ಮಿನ್ ಸರ್ವಥಾ ಯತಿಷ್ಯೇ | 16 ಯತೋ ಽಸ್ಮಾಕಂ  
ಪ್ರಭೋ ಯೀಶುಖ್ರೀಷ್ಟಸ್ಯ ಪರಾಕ್ರಮಂ ಪುನರಾಗಮನಞ್ಚ ಯುಷ್ಮಾನ್  
ಜ್ಞಾಪಯನ್ನೋ ವಯಂ ಕಲ್ಪಿತಾನ್ಯುಪಾಖ್ಯಾನಾನ್ಯನ್ವಗಚ್ಛಾಮೇತಿ ನಹಿ  
ಕಿನ್ತು ತಸ್ಯ ಮಹಿಮ್ನಃ ಪ್ರತ್ಯಕ್ಷಸಾಕ್ಷಿಣೋ ಭೂತ್ವಾ ಭಾಷಿತವನ್ತಃ | 17 ಯತಃ  
ಸ ಪಿತುರೀಶ್ವರಾದ್ ಗೌರವಂ ಪ್ರಶಂಸಾಞ್ಚ ಪ್ರಾಪ್ತವಾನ್ ವಿಶೇಷತೋ  
ಮಹಿಮಯುಕ್ತತೇಜೋಮಧ್ಯಾದ್ ಏತಾದೃಶೀ ವಾಣೀ ತಂ ಪ್ರತಿ  
ನಿರ್ಗತವತೀ, ಯಥಾ, ಏಷ ಮಮ ಪ್ರಿಯಪುತ್ರ ಏತಸ್ಮಿನ್ ಮಮ  
ಪರಮಸನ್ನೋಷಃ | 18 ಸ್ವರ್ಗಾತ್ ನಿರ್ಗತೇಯಂ ವಾಣೀ ಪವಿತ್ರಪರ್ವತೇ  
ತೇನ ಸಾರ್ಧಂ ವಿದ್ಯಮಾನ್ಮೈರಸ್ಮಾಭಿರಶ್ರಾವಿ | 19 ಅಪರಮ್  
ಅಸ್ಮತ್ಸಮೀಪೇ ದೃಢತರಂ ಭವಿಷ್ಯದ್ವಾಕ್ಯಂ ವಿದ್ಯತೇ ಯೂಯಞ್ಚ  
ಯದಿ ದಿನಾರಮ್ಭಂ ಯುಷ್ಮನ್ಮನಃಸು ಪ್ರಭಾತೀಯನಕ್ಷತ್ರಸ್ಯೋದಯಞ್ಚ  
ಯಾವತ್ ತಿಮಿರಮಯೇ ಸ್ಥಾನೇ ಜ್ವಲಂತಂ ಪ್ರದೀಪಮಿವ ತದ್  
ವಾಕ್ಯಂ ಸಮನ್ಯದ್ಧೇ ತರ್ಹಿ ಭದ್ರಂ ಕರಿಷ್ಯಥ | 20 ಶಾಸ್ತ್ರೀಯಂ ಕಿಮಪಿ  
ಭವಿಷ್ಯದ್ವಾಕ್ಯಂ ಮನುಷ್ಯಸ್ಯ ಸ್ವಕೀಯಭಾವಬೋಧಕಂ ನಹಿ, ಏತದ್  
ಯುಷ್ಮಾಭಿಃ ಸಮ್ಯಕ್ ಜ್ಞಾಯತಾಂ | 21 ಯತೋ ಭವಿಷ್ಯದ್ವಾಕ್ಯಂ  
ಪುರಾ ಮಾನುಷಾಣಾಮ್ ಇಚ್ಛಾತೋ ನೋತ್ಪನ್ನಂ ಕಿನ್ತ್ವೀಶ್ವರಸ್ಯ  
ಪವಿತ್ರಲೋಕಾಃ ಪವಿತ್ರೇಣಾತ್ಮನಾ ಪ್ರವರ್ತಿತಾಃ ಸನ್ನೋ ವಾಕ್ಯಮ್  
ಅಭಾಷಂತ |

**2** ಅಪರಂ ಪೂರ್ವಕಾಲೇ ಯಥಾ ಲೋಕಾನಾಂ ಮಧ್ಯೇ  
ಮಿಥ್ಯಾಭವಿಷ್ಯದ್ವಾದಿನ ಉಪಾತಿಷ್ಯನ್ ತಥಾ ಯುಷ್ಮಾಕಂ  
ಮಧ್ಯೇಽಪಿ ಮಿಥ್ಯಾಶಿಕ್ಷಕಾ ಉಪಸ್ಥಾಸ್ಯಂತಿ, ತೇ ಸ್ವೇಷಾಂ ಕ್ರೇತಾರಂ  
ಪ್ರಭುಮ್ ಅನಜ್ಞೇಕೃತ್ಯ ಸತ್ತರಂ ವಿನಾಶಂ ಸ್ವೇಷು ವರ್ತಯಂತಿ  
ವಿನಾಶಕವೈಧರ್ಮ್ಯಂ ಗುಪ್ತಂ ಯುಷ್ಮನ್ಮದ್ಯಮ್ ಆನೇಷ್ಯಂತಿ | 2 ತತೋ  
ಽನೇಕೇಷು ತೇಷಾಂ ವಿನಾಶಕಮಾರ್ಗಂ ಗತೇಷು ತೇಭ್ಯಃ ಸತ್ಯಮಾರ್ಗಸ್ಯ  
ನಿನ್ನಾ ಸಮ್ಭವಿಷ್ಯತಿ | 3 ಅಪರಞ್ಚ ತೇ ಲೋಭಾತ್ ಕಾಪಟ್ಯವಾಕ್ಯೈ

ಯುಷ್ಮತ್ತೋ ಲಾಭಂ ಕರಿಷ್ಯನ್ನೇ ಕಿನ್ನು ತೇಷಾಂ ಪುರಾತನದಣ್ಣಾಜ್ಞಾ ನ  
ವಿಲಮ್ಬತೇ ತೇಷಾಂ ವಿನಾಶಶ್ಚ ನ ನಿದ್ರಾತಿ | 4 ಈಶ್ವರಃ  
ಕೃತಪಾಪಾನ್ ದೂತಾನ್ ನ ಕ್ಷಮಿತ್ವಾ ತಿಮಿರಶೃಂಭ್ಯಲೈಃ ಪಾತಾಲೇ  
ರುದ್ಧ್ವಾ ವಿಚಾರಾರ್ಥಂ ಸಮರ್ಪಿತವಾನ್ | (Tartarō 95020) 5  
ಪುರಾತನಂ ಸಂಸಾರಮಪಿ ನ ಕ್ಷಮಿತ್ವಾ ತಂ ದುಷ್ಟಾನಾಂ  
ಸಂಸಾರಂ ಜಲಾಪ್ಲಾವನೇನ ಮಜ್ಜಯಿತ್ವಾ ಸಪ್ತಜನೈಃ ಸಹಿತಂ  
ಧರ್ಮಪ್ರಚಾರಕಂ ನೋಹಂ ರಕ್ಷಿತವಾನ್ | 6 ಸಿದೋಮಮ್  
ಅಮೋರಾ ಚೇತಿನಾಮಕೇ ನಗರೇ ಭವಿಷ್ಯತಾಂ ದುಷ್ಟಾನಾಂ  
ದೃಷ್ಟಾಂತಂ ವಿಧಾಯ ಭಸ್ಮೀಕೃತ್ಯ ವಿನಾಶೇನ ದಣ್ಣಿತವಾನ್; 7 ಕಿನ್ನು ತೈಃ  
ಕುತ್ಸಿತವ್ಯಭಿಚಾರಿಭಿ ದುಃಷ್ಣಾತ್ಮಭಿಃ ಕ್ಲಿಷ್ಟಂ ಧಾರ್ಮಿಕಂ ಲೋಟಂ  
ರಕ್ಷಿತವಾನ್ | 8 ಸ ಧಾರ್ಮಿಕೋ ಜನಸ್ತೇಷಾಂ ಮಧ್ಯೇ ನಿವಸನ್  
ಸ್ವೀಯದೃಷ್ಟಿಶ್ಲೋತ್ರಗೋಚರೇಭ್ಯಸ್ತೇಷಾಮ್ ಅಧರ್ಮಾಚಾರೇಭ್ಯಃ  
ಸ್ವಕೀಯಧಾರ್ಮಿಕಮನಸಿ ದಿನೇ ದಿನೇ ತಪ್ತವಾನ್ | 9 ಪ್ರಭು ಭಕ್ತಾನ್  
ಪರೀಕ್ಷಾದ್ ಉದ್ಧರ್ತುಂ ವಿಚಾರದಿನಞ್ಚ ಯಾವದ್ ದಣ್ಣಾಮಾನಾನ್  
ಅಧಾರ್ಮಿಕಾನ್ ರೋದ್ಧಂ ಪಾರಯತಿ, 10 ವಿಶೇಷತೋ ಯೇ  
ಽಮೇಧ್ಯಾಭಿಲಾಷಾತ್ ಶಾರೀರಿಕಸುಖಮ್ ಅನುಗಚ್ಛಂತಿ ಕರ್ತೃತ್ವಪದಾನಿ  
ಚಾವಜಾನಂತಿ ತಾನೇವ (ರೋದ್ಧಂ ಪಾರಯತಿ | ) ತೇ ದುಃಸಾಹಸಿನಃ  
ಪ್ರಗಲ್ಭಾಶ್ಚ | 11 ಅಪರಂ ಬಲಗೌರವಾಭ್ಯಾಂ ಶ್ರೇಷ್ಠಾ ದಿವ್ಯದೂತಾಃ  
ಪ್ರಭೋಃ ಸನ್ನಿಧೌ ಯೇಷಾಂ ವೈಪರೀತ್ಯೇನ ನಿನ್ನಾಸೂಚಕಂ ವಿಚಾರಂ  
ನ ಕುರ್ವಂತಿ ತೇಷಾಮ್ ಉಚ್ಛಪದಸ್ಥಾನಾಂ ನಿನ್ನನಾದ್ ಇಮೇ ನ  
ಭೀತಾಃ | 12 ಕಿನ್ನು ಯೇ ಬುದ್ಧಿಹೀನಾಃ ಪ್ರಕೃತಾ ಜನ್ತವೋ  
ಧರ್ತೃವ್ಯತಾಯೈ ವಿನಾಶ್ಯತಾಯೈ ಚ ಜಾಯಂತೇ ತತ್ಸದೃಶಾ  
ಇಮೇ ಯನ್ಮ ಬುದ್ಧ್ಯಂತೇ ತತ್ ನಿನ್ನಂತಃ ಸ್ವಕೀಯವಿನಾಶ್ಯತಯಾ  
ವಿನಂಕ್ಷ್ಯಂತಿ ಸ್ವೀಯಾಧರ್ಮಸ್ಯ ಫಲಂ ಪ್ರಾಪ್ಸ್ಯಂತಿ ಚ | 13 ತೇ ದಿವಾ  
ಪ್ರಕೃಷ್ಟಭೋಜನಂ ಸುಖಂ ಮನ್ಯಂತೇ ನಿಜಛಲೈಃ ಸುಖಭೋಗಿನಃ  
ಸನ್ನೋ ಯುಷ್ಮಾಭಿಃ ಸಾರ್ಧಂ ಭೋಜನಂ ಕುರ್ವಂತಃ ಕಲಜೈನೋ  
ದೋಷಿಣಶ್ಚ ಭವಂತಿ | 14 ತೇಷಾಂ ಲೋಚನಾನಿ ಪರದಾರಾಕಾಜ್ಞೇಣಿ  
ಪಾಪೇ ಚಾಶ್ರಾನ್ತಾನಿ ತೇ ಚಿಹ್ನಲಾನಿ ಮನಾಂಸಿ ಮೋಹಯಂತಿ ಲೋಭೇ  
ತತ್ಪರಮನಸಃ ಸಂತಿ ಚ | 15 ತೇ ಶಾಪಗ್ರಸ್ತಾ ವಂಶಾಃ ಸರಲಮಾರ್ಗಂ

ವಿಹಾಯ ಬಿಯೋರಪುತ್ರಸ್ಯ ಬಿಲಿಯಮಸ್ಯ ವಿಪಥೇನ ಪ್ರಜನ್ನೋ  
ಭ್ರಾನ್ತಾ ಅಭವನ್ | ಸ ಬಿಲಿಯಮೋ ಽಪ್ಯಧರ್ಮಾತ್ ಪ್ರಾಪ್ಯೇ  
ಪಾರಿತೋಷಿಕೇಽಪ್ರೀಯತ, 16 ಕಿನ್ನು ನಿಜಾಪರಾಧಾದ್ ಭರ್ತ್ಸನಾಮ್  
ಅಲಭತ ಯತೋ ವಚನಶಕ್ತಿಹೀನಂ ವಾಹನಂ ಮಾನುಷಿಕಗಿರಮ್  
ಉಚ್ಚಾರ್ಯ ಭವಿಷ್ಯದ್ವಾದಿನ ಉನ್ನತತಾಮ್ ಅಬಾಧತ | 17 ಇಮೇ  
ನಿರ್ಜಲಾನಿ ಪ್ರಸ್ರವಣಾನಿ ಪ್ರಚಣ್ಡವಾಯುನಾ ಚಾಲಿತಾ ಮೇಘಾಶ್ಚ  
ತೇಷಾಂ ಕೃತೇ ನಿತ್ಯಸ್ಥಾಯೀ ಘೋರತರಾನ್ಧಕಾರಃ ಸಂಘಾತೋ  
ಽಸ್ಮಿ | (questioned) 18 ಯೇ ಚ ಜನಾ ಭ್ರಾನ್ತಾಚಾರಿಗಣಾತ್  
ಕೃಚ್ಛೇಣೋದ್ಧತಾಸ್ತಾನ್ ಇಮೇ ಽಪರಿಮಿತದರ್ಪಕಥಾ ಭಾಷಮಾಣಾಃ  
ಶಾರೀರಿಕಸುಖಾಭಿಲಾಷೈಃ ಕಾಮಕ್ರೀಡಾಭಿಶ್ಚ ಮೋಹಯಂತಿ | 19  
ತೇಭ್ಯಃ ಸ್ವಾಧೀನತಾಂ ಪ್ರತಿಜ್ಞಾಯ ಸ್ವಯಂ ವಿನಾಶ್ಯತಾಯಾ ದಾಸಾ  
ಭವಂತಿ, ಯತಃ, ಯೋ ಯೇನೈವ ಪರಾಜಿಗ್ಯೇ ಸ ಜಾತಸ್ತಸ್ಯ ಕಿಚ್ಚರಃ | 20  
ತ್ರಾತುಃ ಪ್ರಭೋ ಯೀಶುಖ್ರೀಷ್ಟಸ್ಯ ಜ್ಞಾನೇನ ಸಂಸಾರಸ್ಯ ಮಲೇಭ್ಯ  
ಉದ್ಧೃತಾ ಯೇ ಪುನಸ್ತೇಷು ನಿಮಜ್ಜ್ಯ ಪರಾಜೀಯಂತೇ ತೇಷಾಂ  
ಪ್ರಥಮದಶಾತಃ ಶೇಷದಶಾ ಕುತ್ಸಿತಾ ಭವತಿ | 21 ತೇಷಾಂ ಪಕ್ಷೇ  
ಧರ್ಮಪಥಸ್ಯ ಜ್ಞಾನಾಪ್ರಾಪ್ತಿ ವರಂ ನ ಚ ನಿರ್ದಿಷ್ಟಾತ್  
ಪವಿತ್ರವಿಧಿಮಾರ್ಗಾತ್ ಜ್ಞಾನಪ್ರಾಪ್ತಾನಾಂ ಪರಾವರ್ತನಂ | 22 ಕಿನ್ನು  
ಯೇಯಂ ಸತ್ಯಾ ದೃಷ್ಟಾಂತಕಥಾ ಸೈವ ತೇಷು ಫಲಿತವತೀ, ಯಥಾ,  
ಕುಕ್ಕುರಃ ಸ್ವೀಯವಾನ್ತಾಯ ವ್ಯಾವರ್ತತೇ ಪುನಃ ಪುನಃ | ಲುಠಿತುಂ  
ಕರ್ಧಮೇ ತದ್ವತ್ ಕ್ಷಾಲಿತಶ್ಚೈವ ಶೂಕರಃ | |

**3** ಹೇ ಪ್ರಿಯತಮಾಃ, ಯೂಯಂ ಯಥಾ ಪವಿತ್ರಭವಿಷ್ಯದ್ವಕ್ತೃಭಿಃ  
ಪೂರ್ವೋಕ್ತಾನಿ ವಾಕ್ಯಾನಿ ತ್ರಾತ್ರಾ ಪ್ರಭುನಾ ಪ್ರೇರಿತಾನಾಮ್  
ಅಸ್ಮಾಕಮ್ ಆದೇಶಂ ಸಾರಥ ತಥಾ ಯುಷ್ಮಾನ್ ಸ್ಮಾರಯಿತ್ವಾ 2  
ಯುಷ್ಮಾಕಂ ಸರಲಭಾವಂ ಪ್ರಬೋಧಯಿತುಮ್ ಅಹಂ ದ್ವಿತೀಯಮ್  
ಇದಂ ಪತ್ರಂ ಲಿಖಾಮಿ | 3 ಪ್ರಥಮಂ ಯುಷ್ಮಾಭಿರಿದಂ ಜ್ಞಾಯತಾಂ  
ಯತ್ ಶೇಷೇ ಕಾಲೇ ಸ್ವೇಚ್ಛಾಚಾರಿಣೋ ನಿಂದಕಾ ಉಪಸ್ಥಾಯ  
4 ವದಿಷ್ಯಂತಿ ಪ್ರಭೋರಾಗಮನಸ್ಯ ಪ್ರತಿಜ್ಞಾ ಕುತ್ರ? ಯತಃ  
ಪಿತೃಲೋಕಾನಾಂ ಮಹಾನಿದ್ರಾಗಮನಾತ್ ಪರಂ ಸರ್ವಾಣಿ  
ಸೃಷ್ಟೀರಾರಮ್ಭಕಾಲೇ ಯಥಾ ತಥೈವಾವತಿಷ್ಯಂತೇ | 5 ಪೂರ್ವಮ್

ಈಶ್ವರಸ್ಯ ವಾಕ್ಯೇನಾಕಾಶಮಣ್ಡಲಂ ಜಲಾದ್ ಉತ್ಪನ್ನಾ ಜಲೇ  
 ಸನ್ನಿಷ್ಠಮಾನಾ ಚ ಪೃಥಿವ್ಯವಿದ್ಯತೈತದ್ ಅನಿಚ್ಛುಕತಾತಸ್ತೇ ನ ಜಾನಾನ್ತಿ,  
 6 ತತಸ್ತಾತ್ಮಾಲಿಕಸಂಸಾರೋ ಜಲೇನಾಪ್ಲಾವಿತೋ ವಿನಾಶಂ ಗತಃ | 7  
 ಕಿನ್ತ್ವಧುನಾ ವರ್ತಮಾನೇ ಆಕಾಶಭೂಮಣ್ಡಲೇ ತೇನೈವ ವಾಕ್ಯೇನ  
 ವಹ್ಯಾರ್ಥಂ ಗುಪ್ತೇ ವಿಚಾರದಿನಂ ದುಷ್ಟಮಾನವಾನಾಂ ವಿನಾಶಞ್ಚ  
 ಯಾವದ್ ರಕ್ಷತೇ | 8 ಹೇ ಪ್ರಿಯತಮಾಃ, ಯೂಯಮ್ ಏತದೇಕಂ  
 ವಾಕ್ಯಮ್ ಅನವಗತಾ ಮಾ ಭವತ ಯತ್ ಪ್ರಭೋಃ ಸಾಕ್ಷಾದ್  
 ದಿನಮೇಕಂ ವರ್ಷಸಹಸ್ರವದ್ ವರ್ಷಸಹಸ್ರಞ್ಚ ದಿನೈಕವತ್ | 9  
 ಕೇಚಿದ್ ಯಥಾ ವಿಲಮ್ಬಂ ಮನ್ಯಂತೇ ತಥಾ ಪ್ರಭುಃ ಸ್ವಪ್ರತಿಜ್ಞಾಯಾಂ  
 ವಿಲಮ್ಬತೇ ತನ್ನಹಿ ಕಿನ್ತು ಕೋಽಪಿ ಯನ್ನ ವಿನಶ್ಯೇತ್ ಸರ್ವ್ವಂ ಏವ  
 ಮನಃಪರಾವರ್ತನಂ ಗಚ್ಛೇಯುರಿತ್ಯಭಿಲಷನ್ ಸೋ ಽಸ್ಮಾನ್ ಪ್ರತಿ  
 ದೀರ್ಘಸಹಿಷ್ಣುತಾಂ ವಿದಧಾತಿ | 10 ಕಿನ್ತು ಕ್ಷಪಾಯಾಂ ಚೌರ ಇವ  
 ಪ್ರಭೋ ದಿನಮ್ ಆಗಮಿಷ್ಯತಿ ತಸ್ಮಿನ್ ಮಹಾಶಬ್ದೇನ ಗಗನಮಣ್ಡಲಂ  
 ಲೋಪ್ಯತೇ ಮೂಲವಸ್ತುನಿ ಚ ತಾಪೇನ ಗಲಿಷ್ಯಂತೇ ಪೃಥಿವೀ  
 ತನ್ಮಧ್ಯಸ್ಥಿತಾನಿ ಕರ್ಮಾಣಿ ಚ ಧಕ್ಯಂತೇ | 11 ಅತಃ ಸರ್ವೈರೇತೈ  
 ವಿಫಕಾರೇ ಗನ್ತವ್ಯೇ ಸತಿ ಯಸ್ಮಿನ್ ಆಕಾಶಮಣ್ಡಲಂ ದಾಹೇನ  
 ವಿಕಾರಿಷ್ಯತೇ ಮೂಲವಸ್ತುನಿ ಚ ತಾಪೇನ ಗಲಿಷ್ಯಂತೇ | 12  
 ತಸ್ಯೇಶ್ವರದಿನಸ್ಯಾಗಮನಂ ಪ್ರತೀಕ್ಷಮಾಣೈರಾಕಾಂಕ್ಷಮಾಣೈಶ್ಚ  
 ಯುಷ್ಮಾಭಿ ಧರ್ಮಾರ್ಚಾರೇಶ್ವರಭಕ್ತಿಭ್ಯಾಂ ಕೀದೃಶೈ ಲೋಕೈ  
 ಭವಿತವ್ಯಂ? 13 ತಥಾಪಿ ವಯಂ ತಸ್ಯ ಪ್ರತಿಜ್ಞಾನುಸಾರೇಣ ಧರ್ಮಸ್ಯ  
 ವಾಸಸ್ಥಾನಂ ನೂತನಮ್ ಆಕಾಶಮಣ್ಡಲಂ ನೂತನಂ ಭೂಮಣ್ಡಲಞ್ಚ  
 ಪ್ರತೀಕ್ಷಾಮಹೇ | 14 ಅತಃಪವ ಹೇ ಪ್ರಿಯತಮಾಃ, ತಾನಿ  
 ಪ್ರತೀಕ್ಷಮಾಣಾ ಯೂಯಂ ನಿಷ್ಕಲಜ್ಞಾ ಅನಿನ್ದಿತಾಶ್ಚ ಭೂತ್ವಾ ಯತ್  
 ಶಾನ್ತಾಶ್ಚಿಂತಾಸ್ತಿಷ್ಯಥೈತಸ್ಮಿನ್ ಯತದ್ಧಂ | 15 ಅಸ್ಮಾಕಂ ಪ್ರಭೋ  
 ದೀರ್ಘಸಹಿಷ್ಣುತಾಞ್ಚ ಪರಿತ್ರಾಣಜನಿಕಾಂ ಮನ್ಯದ್ಧಂ | ಅಸ್ಮಾಕಂ  
 ಪ್ರಿಯಭ್ರಾತೃಃ ಪೌಲಾಯ ಯತ್ ಜ್ಞಾನಮ್ ಅದಾಯಿ ತದನುಸಾರೇಣ  
 ಸೋಽಪಿ ಪತ್ರೇ ಯುಷ್ಮಾನ್ ಪ್ರತಿ ತದೇವಾಲಿಖತ್ | 16  
 ಸ್ವಕೀಯಸರ್ವ್ವಪತ್ರೇಷು ಚೈತಾನ್ಯಧಿ ಪ್ರಸ್ತುತ್ಯ ತದೇವ ಗದತಿ | ತೇಷು  
 ಪತ್ರೇಷು ಕತಿಪಯಾನಿ ದುರೂಹ್ಯಾಣಿ ವಾಕ್ಯಾನಿ ವಿದ್ಯಂತೇ ಯೇ

ಚ ಲೋಕಾ ಅಜ್ಞಾನಾಶ್ಚಿಲಾಶ್ಚ ತೇ ನಿಜವಿನಾಶಾರ್ಥಮ್  
ಅನ್ಯಶಾಸ್ತ್ರೀಯವಚನಾನೀವ ತಾನ್ಯಪಿ ವಿಕಾರಯನ್ತಿ | 17  
ತಸ್ಮಾದ್ ಹೇ ಪ್ರಿಯತಮಾಃ, ಯೂಯಂ ಪೂರ್ವ್ವಂ ಬುದ್ಧ್ವಾ  
ಸಾವಧಾನಾಸ್ತಿಷ್ಯತ, ಅಧಾರ್ಮಿಕಾಣಾಂ ಭ್ರಾನ್ತಿಸ್ತೋತಸಾಪಹೃತಾಃ  
ಸ್ವಕೀಯಸುಸ್ಥಿರತ್ವಾತ್ ಮಾ ಭ್ರಶ್ಯತ | 18 ಕಿನ್ತ್ವಸ್ಮಾಕಂ ಪ್ರಭೋಸ್ತಾತು  
ಯೀಶುಖೀಷ್ಟಸ್ಯಾನುಗ್ರಹೇ ಜ್ಞಾನೇ ಚ ವರ್ಧ್ಯಧ್ವಂ | ತಸ್ಯ ಗೌರವಮ್  
ಇದಾನೀಂ ಸದಾಕಾಲಞ್ಚ ಭೂಯಾತ್ | ಆಮೇನ್ | (aiṛṇ g165)

## ೧ ಯೋಹನಃ

**1** ಆದಿತೋ ಯ ಆಸೀದ್ ಯಸ್ಯ ವಾಗ್ ಅಸ್ಮಾಭಿರಶ್ರಾವಿ ಯ ಇ ವಯಂ ಸ್ವನೇತ್ರೈ ದ್ಯೌಷ್ಟವನ್ನೋ ಯ ಇ ವೀಕ್ಷಿತವನ್ತಃ ಸ್ವಕರೈಃ ಸ್ಪೃಷ್ಟವನ್ತಶ್ಚ ತಂ ಜೀವನವಾದಂ ವಯಂ ಜ್ಞಾಪಯಾಮಃ | **2** ಸ ಜೀವನಸ್ವರೂಪಃ ಪ್ರಕಾಶತ ವಯ ಇ ತಂ ದೃಷ್ಟವನ್ತಸ್ತಮಧಿ ಸಾಕ್ಷ್ಯಂ ದದ್ಮಶ್ಚ ಯಶ್ಚ ಪಿತುಃ ಸನ್ನಿಧಾವವರ್ತತಾಸ್ಮಾಕಂ ಸಮೀಪೇ ಪ್ರಕಾಶತ ಚ ತಮ್ ಅನನ್ತಜೀವನಸ್ವರೂಪಂ ವಯಂ ಯುಷ್ಮಾನ್ ಜ್ಞಾಪಯಾಮಃ | (aiōnios g166) **3** ಅಸ್ಮಾಭಿ ಯಫದ್ ದೃಷ್ಟಂ ಶ್ರುತ ಇ ತದೇವ ಯುಷ್ಮಾನ್ ಜ್ಞಾಪ್ಯತೇ ತೇನಾಸ್ಮಾಭಿಃ ಸಹಾಂಶಿತ್ವಂ ಯುಷ್ಮಾಕಂ ಭವಿಷ್ಯತಿ | ಅಸ್ಮಾಕ ಇ ಸಹಾಂಶಿತ್ವಂ ಪಿತ್ರಾ ತತ್ಪುತ್ರೇಣ ಯೀಶುಖ್ರೀಷ್ಟೇನ ಚ ಸಾರ್ಧಂ ಭವತಿ | **4** ಅಪರ ಇ ಯುಷ್ಮಾಕಮ್ ಆನನ್ದೋ ಯತ್ ಸಮೂರ್ಣೋ ಭವೇದ್ ತದರ್ಥಂ ವಯಮ್ ಏತಾನಿ ಲಿಖಾಮಃ | **5** ವಯಂ ಯಾಂ ವಾರ್ತಾಂ ತಸ್ಮಾತ್ ಶ್ರುತ್ವಾ ಯುಷ್ಮಾನ್ ಜ್ಞಾಪಯಾಮಃ ಸೇಯಮ್ | ಈಶ್ವರೋ ಜ್ಯೋತಿಸ್ಸಸ್ಮಿನ್ ಅನ್ಧಕಾರಸ್ಯ ಲೇಶೋಽಪಿ ನಾಸ್ತಿ | **6** ವಯಂ ತೇನ ಸಹಾಂಶಿನ ಇತಿ ಗದಿತ್ವಾ ಯದ್ಯನ್ಯಾಕಾರೇ ಚರಾಮಸ್ತರ್ಹಿ ಸತ್ಯಾಚಾರಿಣೋ ನ ಸನ್ನೋ ಽನ್ಯತವಾದಿನೋ ಭವಾಮಃ | **7** ಕಿನ್ತು ಸ ಯಥಾ ಜ್ಯೋತಿಷಿ ವರ್ತತೇ ತಥಾ ವಯಮಪಿ ಯದಿ ಜ್ಯೋತಿಷಿ ಚರಾಮಸ್ತರ್ಹಿ ಪರಸ್ಪರಂ ಸಹಭಾಗಿನೋ ಭವಾಮಸ್ತಸ್ಯ ಪುತ್ರಸ್ಯ ಯೀಶುಖ್ರೀಷ್ಟಸ್ಯ ರುಧಿರ ಇಸ್ಮಾನ್ ಸರ್ವಸ್ಮಾತ್ ಪಾಪಾತ್ ಶುದ್ಧಯತಿ | **8** ವಯಂ ನಿಷ್ಪಾಪಾ ಇತಿ ಯದಿ ವದಾಮಸ್ತರ್ಹಿ ಸ್ವಯಮೇವ ಸ್ವಾನ್ ವ ಇಯಾಮಃ ಸತ್ಯಮತ ಇಸ್ಮಾಕಮ್ ಅನ್ತರೇ ನ ವಿದ್ಯತೇ | **9** ಯದಿ ಸ್ವಪಾಪಾನಿ ಸ್ವೀಕುರ್ಮುಹೇ ತರ್ಹಿ ಸ ವಿಶ್ವಾಸ್ಯೋ ಯಾಥಾರ್ಥಿಕಶ್ಚಾಸ್ತಿ ತಸ್ಮಾದ್ ಅಸ್ಮಾಕಂ ಪಾಪಾನಿ ಕ್ಷಮಿಷ್ಯತೇ ಸರ್ವಸ್ಮಾದ್ ಅಧರ್ಮಾಚ್ಛಾಸ್ತಾನ್ ಶುದ್ಧಯಿಷ್ಯತಿ | **10** ವಯಮ್ ಅಕೃತಪಾಪಾ ಇತಿ ಯದಿ ವದಾಮಸ್ತರ್ಹಿ ತಮ್ ಅನ್ಯತವಾದಿನಂ ಕುರ್ಮಸ್ತಸ್ಯ ವಾಕ್ಯ ಇಸ್ಮಾಕಮ್ ಅನ್ತರೇ ನ ವಿದ್ಯತೇ |

**2** ಹೇ ಪ್ರಿಯಬಾಲಕಾಃ, ಯುಷ್ಮಾಭಿ ಯಫತ್ ಪಾಪಂ ನ ಕ್ರಿಯೇತ ತದರ್ಥಂ ಯುಷ್ಮಾನ್ ಪ್ರತ್ಯೇತಾನಿ ಮಯಾ ಲಿಖಿನ್ತೇ | ಯದಿ ತು ಕೇನಾಪಿ ಪಾಪಂ ಕ್ರಿಯತೇ ತರ್ಹಿ ಪಿತುಃ ಸಮೀಪೇ ಽಸ್ಮಾಕಂ ಏಕಃ



ಸಹಾಯೋ ಽರ್ಥತೋ ಧಾರ್ಮಿಕೋ ಯೀಶುಃ ಖ್ರೀಷ್ಟೋ ವಿದ್ಯತೇ |  
 2 ಸ ಚಾಸ್ಮಾಕಂ ಪಾಪಾನಾಂ ಪ್ರಾಯಶ್ಚಿತ್ತಂ ಕೇವಲಮಸ್ಮಾಕಂ ನಹಿ  
 ಕಿನ್ನು ಲಿಖಿಲಸಂಸಾರಸ್ಯ ಪಾಪಾನಾಂ ಪ್ರಾಯಶ್ಚಿತ್ತಂ | 3 ವಯಂ ತಂ  
 ಜಾನೀಮ ಇತಿ ತದೀಯಾಜ್ಞಾಪಾಲನೇನಾವಗಚ್ಛಾಮಃ | 4 ಅಹಂ ತಂ  
 ಜಾನಾಮೀತಿ ವದಿತ್ವಾ ಯಸ್ತಸ್ಯಾಜ್ಞಾ ನ ಪಾಲಯತಿ ಸೋ ಽನ್ಯತವಾದೀ  
 ಸತ್ಯಮತಙ್ಗ ತಸ್ಯಾನ್ತರೇ ನ ವಿದ್ಯತೇ | 5 ಯಃ ಕಶ್ಚಿತ್ ತಸ್ಯ ವಾಕ್ಯಂ  
 ಪಾಲಯತಿ ತಸ್ಮಿನ್ ಈಶ್ವರಸ್ಯ ಪ್ರೇಮ ಸತ್ಯರೂಪೇಣ ಸಿದ್ಧತಿ ವಯಂ  
 ತಸ್ಮಿನ್ ವರ್ತಮಹೇ ತದ್ ಏತೇನಾವಗಚ್ಛಾಮಃ | 6 ಅಹಂ ತಸ್ಮಿನ್  
 ತಿಷ್ಠಾಮೀತಿ ಯೋ ಗದತಿ ತಸ್ಯೇದಮ್ ಉಚಿತಂ ಯತ್ ಖ್ರೀಷ್ಟೋ  
 ಯಾದ್ಯಗ್ ಆಚರಿತವಾನ್ ಸೋ ಽಪಿ ತಾದ್ಯಗ್ ಆಚರೇತ್ | 7 ಹೇ  
 ಪ್ರಿಯತಮಾಃ, ಯುಷ್ಮಾನ್ ಪ್ರತ್ಯಹಂ ನೂತನಾಮಾಜ್ಞಾಂ ಲಿಖಾಮೀತಿ  
 ನಹಿ ಕಿನ್ತ್ವಾದಿತೋ ಯುಷ್ಮಾಭಿ ಲಭ್ಯಾಂ ಪುರಾತನಾಮಾಜ್ಞಾಂ  
 ಲಿಖಾಮಿ | ಆದಿತೋ ಯುಷ್ಮಾಭಿ ಯದ್ ವಾಕ್ಯಂ ಶ್ರುತಂ ಸಾ  
 ಪುರಾತನಾಜ್ಞಾ | 8 ಪುನರಪಿ ಯುಷ್ಮಾನ್ ಪ್ರತಿ ನೂತನಾಜ್ಞಾ ಮಯಾ  
 ಲಿಖಿತ ಏತದಪಿ ತಸ್ಮಿನ್ ಯುಷ್ಮಾಸು ಚ ಸತ್ಯಂ, ಯತೋ ಽನ್ಯಕಾರೋ  
 ವ್ಯತ್ಯೇತಿ ಸತ್ಯಾ ಜ್ಯೋತಿಶ್ಚೇದಾನೀಂ ಪ್ರಕಾಶತೇ; 9 ಅಹಂ ಜ್ಯೋತಿಷಿ ವರ್ತ  
 ಇತಿ ಗದಿತ್ವಾ ಯಃ ಸ್ವಭ್ರಾತರಂ ದ್ವೇಷ್ಟಿ ಸೋ ಽದ್ಯಾಪಿ ತಮಿಸ್ರೇ ವರ್ತತೇ |  
 10 ಸ್ವಭ್ರಾತರಿ ಯಃ ಪ್ರೀಯತೇ ಸ ಏವ ಜ್ಯೋತಿಷಿ ವರ್ತತೇ ವಿಘ್ನಜನಕಂ  
 ಕಿಮಪಿ ತಸ್ಮಿನ್ ನ ವಿದ್ಯತೇ | 11 ಕಿನ್ನು ಸ್ವಭ್ರಾತರಂ ಯೋ ದ್ವೇಷ್ಟಿ ಸ  
 ತಿಮಿರೇ ವರ್ತತೇ ತಿಮಿರೇ ಚರತಿ ಚ ತಿಮಿರೇಣ ಚ ತಸ್ಯ ನಯನೇ  
 ಽನ್ಧೀಕ್ರಿಯೇತೇ ತಸ್ಮಾತ್ ಕ್ವ ಯಾಮೀತಿ ಸ ಜ್ಞಾತುಂ ನ ಶಕ್ನೋತಿ | 12 ಹೇ  
 ಶಿಶವಃ, ಯೂಯಂ ತಸ್ಯ ನಾಮ್ನಾ ಪಾಪಕ್ಷಮಾಂ ಪ್ರಾಪ್ತವನ್ನಸ್ತಸ್ಮಾದ್  
 ಅಹಂ ಯುಷ್ಮಾನ್ ಪ್ರತಿ ಲಿಖಾಮಿ | 13 ಹೇ ಪಿತರಃ, ಯ ಆದಿತೋ  
 ವರ್ತಮಾನಸ್ತಂ ಯೂಯಂ ಜಾನೀಥ ತಸ್ಮಾದ್ ಯುಷ್ಮಾನ್ ಪ್ರತಿ  
 ಲಿಖಾಮಿ | ಹೇ ಯುವಾನಃ ಯೂಯಂ ಪಾಪತ್ಮಾನಂ ಜಿತವನ್ನಸ್ತಸ್ಮಾದ್  
 ಯುಷ್ಮಾನ್ ಪ್ರತಿ ಲಿಖಾಮಿ | ಹೇ ಬಾಲಕಾಃ, ಯೂಯಂ ಪಿತರಂ  
 ಜಾನೀಥ ತಸ್ಮಾದಹಂ ಯುಷ್ಮಾನ್ ಪ್ರತಿ ಲಿಖಿತವಾನ್ | 14 ಹೇ  
 ಪಿತರಃ, ಆದಿತೋ ಯೋ ವರ್ತಮಾನಸ್ತಂ ಯೂಯಂ ಜಾನೀಥ  
 ತಸ್ಮಾದ್ ಯುಷ್ಮಾನ್ ಪ್ರತಿ ಲಿಖಿತವಾನ್ | ಹೇ ಯುವಾನಃ, ಯೂಯಂ

ಬಲವನ್ನ ಆದ್ದೇ, ಈಶ್ವರಸ್ಯ ವಾಕ್ಯಞ್ಚ ಯುಷ್ಮದನ್ತರೇ ವರ್ತತೇ  
 ಪಾಪಾತ್ಮಾ ಚ ಯುಷ್ಮಾಭಿಃ ಪರಾಜಿಗ್ಮೇ ತಸ್ಮಾದ್ ಯುಷ್ಮಾನ್ ಪ್ರತಿ  
 ಲಿಖಿತವಾನ್ | 15 ಯೂಯಂ ಸಂಸಾರೇ ಸಂಸಾರಸ್ಥವಿಷಯೇಷು  
 ಚ ಮಾ ಪ್ರೀಯದ್ಧಂ ಯಃ ಸಂಸಾರೇ ಪ್ರೀಯತೇ ತಸ್ಯಾನ್ತರೇ ಪಿತುಃ  
 ಪ್ರೇಮ ನ ತಿಷ್ಠತಿ | 16 ಯತಃ ಸಂಸಾರೇ ಯದ್ಯತ್ ಸ್ಥಿತಮ್  
 ಅರ್ಥತಃ ಶಾರೀರಿಕಭಾವಸ್ಯಾಭಿಲಾಷೋ ದರ್ಶನೇಂದ್ರಿಯಸ್ಯಾಭಿಲಾಷೋ  
 ಜೀವನಸ್ಯ ಗರ್ವಶ್ಚ ಸರ್ವಮೇತತ್ ಪಿತೃತೋ ನ ಜಾಯತೇ ಕಿನ್ನು  
 ಸಂಸಾರದೇವ | 17 ಸಂಸಾರಸ್ತದೀಯಾಭಿಲಾಷಶ್ಚ ವ್ಯತ್ಯೇತಿ ಕಿನ್ನು  
 ಯ ಈಶ್ವರಸ್ಯೇಷ್ಟಂ ಕರೋತಿ ಸೋ ಽನಂತಕಾಲಂ ಯಾವತ್ ತಿಷ್ಠತಿ |  
 (aiṛṇ g165) 18 ಹೇ ಬಾಲಕಾಃ, ಶೇಷಕಾಲೋಽಯಂ, ಅಪರಂ  
 ಖ್ರೀಷ್ಟಾರಿಣೋಪಸ್ಯಾವ್ಯಮಿತಿ ಯುಷ್ಮಾಭಿ ಯಥಾ ಶ್ರುತಂ ತಥಾ ಬಹವಃ  
 ಖ್ರೀಷ್ಟಾರಯ ಉಪಸ್ಥಿತಾಸ್ತಸ್ಮಾದಯಂ ಶೇಷಕಾಲೋಽಸ್ತೀತಿ ವಯಂ  
 ಜಾನೀಮಃ | 19 ತೇ ಽಸ್ಮನ್ಮಧ್ಯಾನ್ ನಿರ್ಗತವನ್ತಃ ಕಿನ್ತ್ವಸ್ಮದೀಯಾ  
 ನಾಸನ್ ಯದ್ಯಸ್ಮದೀಯಾ ಅಭವಿಷ್ಯನ್ ತರ್ಹ್ಯಸ್ಮತ್ಸಜ್ಜೇ ಽಸ್ಥಾಸ್ಯನ್, ಕಿನ್ನು  
 ಸರ್ವೇ ಽಸ್ಮದೀಯಾ ನ ಸನ್ಯೇತಸ್ಯ ಪ್ರಕಾಶ ಆವಶ್ಯಕ ಆಸೀತ್ | 20 ಯಃ  
 ಪವಿತ್ರಸ್ತಸ್ಮಾದ್ ಯೂಯಮ್ ಅಭಿಷೇಕಂ ಪ್ರಾಪ್ತವನ್ತಸ್ತೇನ ಸರ್ವ್ವಾಣಿ  
 ಜಾನೀಥ | 21 ಯೂಯಂ ಸತ್ಯಮತಂ ನ ಜಾನೀಥ ತತ್ಕಾರಣಾದ್ ಅಹಂ  
 ಯುಷ್ಮಾನ್ ಪ್ರತಿ ಲಿಖಿತವಾನ್ ತನ್ನಹಿ ಕಿನ್ನು ಯೂಯಂ ತತ್ ಜಾನೀಥ  
 ಸತ್ಯಮತಾಚ್ಚ ಕಿಮಪ್ಯನ್ಯತವಾಕ್ಯಂ ನೋತ್ಪದ್ಯತೇ ತತ್ಕಾರಣಾದೇವ |  
 22 ಯೇಶುರಭಿಷಿಕ್ತಸ್ತ್ರಾತೇತಿ ಯೋ ನಾಜ್ಞೇಕರೋತಿ ತಂ ವಿನಾ ಕೋ  
 ಽಪರೋ ಽನ್ಯತವಾದೀ ಭವೇತ್? ಸ ಏವ ಖ್ರೀಷ್ಟಾರಿ ಯಃ ಪಿತರಂ  
 ಪುತ್ರಞ್ಚ ನಾಜ್ಞೇಕರೋತಿ | 23 ಯಃ ಕಶ್ಚಿತ್ ಪುತ್ರಂ ನಾಜ್ಞೇಕರೋತಿ ಸ  
 ಪಿತರಮಪಿ ನ ಧಾರಯತಿ ಯಶ್ಚ ಪುತ್ರಮಜ್ಞೇಕರೋತಿ ಸ ಪಿತರಮಪಿ  
 ಧಾರಯತಿ | 24 ಆದಿತೋ ಯುಷ್ಮಾಭಿ ಯತ್ ಶ್ರುತಂ ತದ್ ಯುಷ್ಮಾಸು  
 ತಿಷ್ಠತು, ಆದಿತಃ ಶ್ರುತಂ ವಾಕ್ಯಂ ಯದಿ ಯುಷ್ಮಾಸು ತಿಷ್ಠತಿ, ತರ್ಹಿ  
 ಯೂಯಮಪಿ ಪುತ್ರೇ ಪಿತರಿ ಚ ಸ್ಥಾಸ್ಯಥ | 25 ಸ ಚ ಪ್ರತಿಜ್ಞಯಾಸ್ಮಭ್ಯಂ  
 ಯತ್ ಪ್ರತಿಜ್ಞಾತವಾನ್ ತದ್ ಅನಂತಜೀವನಂ | (aiṛṇios g166) 26 ಯೇ  
 ಜನಾ ಯುಷ್ಮಾನ್ ಭ್ರಾಮಯಂತಿ ತಾನದ್ಯಹಮ್ ಇದಂ ಲಿಖಿತವಾನ್ |  
 27 ಅಪರಂ ಯೂಯಂ ತಸ್ಮಾದ್ ಯಮ್ ಅಭಿಷೇಕಂ ಪ್ರಾಪ್ತವನ್ತಃ

ಸ ಯುಷ್ಮಾಸು ತಿಷ್ಠತಿ ತತಃ ಕೋಽಪಿ ಯದ್ ಯುಷ್ಮಾನ್ ಶಿಕ್ಷಯೇತ್  
ತದ್ ಅನಾವಶ್ಯಕಂ, ಸ ಚಾಭಿಷೇಕೋ ಯುಷ್ಮಾನ್ ಸರ್ವಾಣಿ ಶಿಕ್ಷಯತಿ  
ಸತ್ಯಶ್ಚ ಭವತಿ ನ ಚಾತಥ್ಯಃ, ಅತಃ ಸ ಯುಷ್ಮಾನ್ ಯದ್ವದ್ ಅಶಿಕ್ಷಯತ್  
ತದ್ವತ್ ತತ್ರ ಸ್ಥಾಸ್ಯಥ | 28 ಅತಃಪವ ಹೇ ಪ್ರಿಯಬಾಲಕಾ ಯೂಯಂ ತತ್ರ  
ತಿಷ್ಠತ, ತಥಾ ಸತಿ ಸ ಯದಾ ಪ್ರಕಾಶಿಷ್ಯತೇ ತದಾ ವಯಂ ಪ್ರತಿಭಾನ್ವಿತಾ  
ಭವಿಷ್ಯಾಮಃ, ತಸ್ಯಾಗಮನಸಮಯೇ ಚ ತಸ್ಯ ಸಾಕ್ಷಾನ್ ತ್ರಪಿಷ್ಯಾಮಹೇ |  
29 ಸ ಧಾರ್ಮಿಕೋ ಽಸ್ತೀತಿ ಯದಿ ಯೂಯಂ ಜಾನೀಥ ತರ್ಹಿ ಯಃ  
ಕಶ್ಚಿದ್ ಧರ್ಮಾಚಾರಂ ಕರೋತಿ ಸ ತಸ್ಮಾತ್ ಜಾತ ಇತ್ಯಪಿ ಜಾನೀತ |

**3** ಪಶ್ಯತ ವಯಮ್ ಈಶ್ವರಸ್ಯ ಸನ್ತಾನಾ ಇತಿ ನಾಮ್ನಾಖ್ಯಾಮಹೇ,  
ಏತೇನ ಪಿತಾಸ್ಮಭ್ಯಂ ಕೀದೃಕ್ ಮಹಾಪ್ರೇಮ ಪ್ರದತ್ತವಾನ್, ಕಿನ್ನು  
ಸಂಸಾರಸ್ತಂ ನಾಜಾನಾತ್ ತತ್ಕಾರಣಾದಸ್ಮಾನ್ ಅಪಿ ನ ಜಾನಾತಿ | 2  
ಹೇ ಪ್ರಿಯತಮಾಃ, ಇದಾನೀಂ ವಯಮ್ ಈಶ್ವರಸ್ಯ ಸನ್ತಾನಾ ಆಸ್ಮಹೇ  
ಪಶ್ಯತ್ ಕಿಂ ಭವಿಷ್ಯಾಮಸ್ತದ್ ಅದ್ಯಾಪ್ಯಪ್ರಕಾಶಿತಂ ಕಿನ್ನು ಪ್ರಕಾಶಂ  
ಗತೇ ವಯಂ ತಸ್ಯ ಸದೃಶಾ ಭವಿಷ್ಯಾಮಿ ಇತಿ ಜಾನೀಮಃ, ಯತಃ ಸ  
ಯಾದ್ಯಶೋ ಽಸ್ತಿ ತಾದ್ಯಶೋ ಽಸ್ಮಾಭಿರ್ದರ್ಶಿಷ್ಯತೇ | 3 ತಸ್ಮಿನ್ ಏಷಾ  
ಪ್ರತ್ಯಾಶಾ ಯಸ್ಯ ಕಸ್ಯಚಿದ್ ಭವತಿ ಸ ಸ್ವಂ ತಥಾ ಪವಿತ್ರಂ ಕರೋತಿ ಯಥಾ  
ಸ ಪವಿತ್ರೋ ಽಸ್ತಿ | 4 ಯಃ ಕಶ್ಚಿತ್ ಪಾಪಮ್ ಆಚರತಿ ಸ ವ್ಯವಸ್ಥಾಲಭ್ಯನಂ  
ಕರೋತಿ ಯತಃ ಪಾಪಮೇವ ವ್ಯವಸ್ಥಾಲಭ್ಯನಂ | 5 ಅಪರಂ ಸೋ  
ಽಸ್ಮಾಕಂ ಪಾಪಾನ್ಯಪಹರ್ತುಂ ಪ್ರಾಕಾಶತೈತದ್ ಯೂಯಂ ಜಾನೀಥ,  
ಪಾಪಙ್ಗು ತಸ್ಮಿನ್ ನ ವಿದ್ಯತೇ | 6 ಯಃ ಕಶ್ಚಿತ್ ತಸ್ಮಿನ್ ತಿಷ್ಠತಿ ಸ  
ಪಾಪಾಚಾರಂ ನ ಕರೋತಿ ಯಃ ಕಶ್ಚಿತ್ ಪಾಪಾಚಾರಂ ಕರೋತಿ ಸ ತಂ  
ನ ದೃಷ್ಟವಾನ್ ನ ವಾವಗತವಾನ್ | 7 ಹೇ ಪ್ರಿಯಬಾಲಕಾಃ, ಕಶ್ಚಿದ್  
ಯುಷ್ಮಾಕಂ ಭ್ರಮಂ ನ ಜನಯೇತ್, ಯಃ ಕಶ್ಚಿದ್ ಧರ್ಮಾಚಾರಂ  
ಕರೋತಿ ಸ ತಾದ್ಯಗ್ ಧಾರ್ಮಿಕೋ ಭವತಿ ಯಾದ್ಯಕ್ ಸ ಧಾರ್ಮಿಕೋ  
ಽಸ್ತಿ | 8 ಯಃ ಪಾಪಾಚಾರಂ ಕರೋತಿ ಸ ಶಯತಾನಾತ್ ಜಾತೋ  
ಯತಃ ಶಯತಾನ ಆದಿತಃ ಪಾಪಾಚಾರೀ ಶಯತಾನಸ್ಯ ಕರ್ಮಣಾಂ  
ಲೋಪಾರ್ಥಮೇವೇಶ್ವರಸ್ಯ ಪುತ್ರಃ ಪ್ರಾಕಾಶತ | 9 ಯಃ ಕಶ್ಚಿದ್  
ಈಶ್ವರಾತ್ ಜಾತಃ ಸ ಪಾಪಾಚಾರಂ ನ ಕರೋತಿ ಯತಸ್ತಸ್ಯ ವೀರ್ಯಂ  
ತಸ್ಮಿನ್ ತಿಷ್ಠತಿ ಪಾಪಾಚಾರಂ ಕರ್ತುಂ ಇ ನ ಶಕ್ನೋತಿ ಯತಃ ಸ ಈಶ್ವರಾತ್

ಜಾತಃ | 10 ಇತ್ಯನೇನೇಶ್ವರಸ್ಯ ಸನ್ತಾನಾಃ ಶಯತಾನಸ್ಯ ಚ ಸನ್ತಾನಾ  
 ವ್ಯಕ್ತಾ ಭವನ್ತಿ | ಯಃ ಕಶ್ಚಿದ್ ಧರ್ಮಾಚಾರಂ ನ ಕರೋತಿ ಸ ಈಶ್ವರಾತ್  
 ಜಾತೋ ನಹಿ ಯಶ್ಚ ಸ್ವಭ್ರಾತರಿ ನ ಪ್ರೀಯತೇ ಸೋ ಽಪೀಶ್ವರಾತ್ ಜಾತೋ  
 ನಹಿ | 11 ಯತಸ್ಸಸ್ಯ ಯ ಆದೇಶ ಆದಿತೋ ಯುಷ್ಮಾಭಿಃ ಶ್ರುತಃ ಸ ಏಷ  
 ಏವ ಯದ್ ಅಸ್ಮಾಭಿಃ ಪರಸ್ಪರಂ ಪ್ರೇಮ ಕರ್ತವ್ಯಂ | 12 ಪಾಪಾತ್ಮತೋ  
 ಜಾತೋ ಯಃ ಕಾಬಿಲ್ ಸ್ವಭ್ರಾತರಂ ಹತವಾನ್ ತತ್ಸದೃಶೈರಸ್ಮಾಭಿ ನ  
 ಭವಿತವ್ಯಂ | ಸ ಕಸ್ಮಾತ್ ಕಾರಣಾತ್ ತಂ ಹತವಾನ್? ತಸ್ಯ ಕರ್ಮಾಣಿ  
 ದುಷ್ಟಾನಿ ತದ್ಭ್ರಾತುಶ್ಚ ಕರ್ಮಾಣಿ ಧರ್ಮಾಣ್ಯಾಸನ್ ಇತಿ ಕಾರಣಾತ್ |  
 13 ಹೇ ಮಮ ಭ್ರಾತರಃ, ಸಂಸಾರೋ ಯದಿ ಯುಷ್ಮಾನ್ ದ್ವೇಷ್ಠಿ  
 ತರ್ಹಿ ತದ್ ಆಶ್ಚರ್ಯಂ ನ ಮನ್ಯಧ್ವಂ | 14 ವಯಂ ಮೃತ್ಯುಮ್  
 ಉತ್ತೀರ್ಯ ಜೀವನಂ ಪ್ರಾಪ್ತವನ್ತಸ್ತದ್ ಭ್ರಾತೃಷು ಪ್ರೇಮಕರಣಾತ್  
 ಜಾನೀಮಃ | ಭ್ರಾತರಿ ಯೋ ನ ಪ್ರೀಯತೇ ಸ ಮೃತ್ಯೌ ತಿಷ್ಠತಿ | 15  
 ಯಃ ಕಶ್ಚಿತ್ ಸ್ವಭ್ರಾತರಂ ದ್ವೇಷ್ಠಿ ಸಂ ನರಘಾತೀ ಕಿಞ್ಚಾನನ್ತಜೀವನಂ  
 ನರಘಾತಿನಃ ಕಸ್ಯಾಪ್ಯನ್ತರೇ ನಾವತಿಷ್ಠತೇ ತದ್ ಯೂಯಂ ಜಾನೀಥ |  
 (aiōnios g166) 16 ಅಸ್ಮಾಕಂ ಕೃತೇ ಸ ಸ್ವಪ್ರಾಣಾಂಸ್ತಕ್ಷವಾನ್ ಇತ್ಯನೇನ  
 ವಯಂ ಪ್ರೇಮ್ನಸ್ತತ್ತ್ವಮ್ ಅವಗತಾಃ, ಅಪರಂ ಭ್ರಾತೃಣಾಂ ಕೃತೇ  
 ಽಸ್ಮಾಭಿರಪಿ ಪ್ರಾಣಾಸ್ತಕ್ಷವ್ಯಾಃ | 17 ಸಾಂಸಾರಿಕಜೀವಿಕಾಪ್ರಾಪ್ತೋ  
 ಯೋ ಜನಃ ಸ್ವಭ್ರಾತರಂ ದೀನಂ ದೃಷ್ಟ್ವಾ ತಸ್ಮಾತ್ ಸ್ವೀಯದಯಾಂ  
 ರುಣದ್ಧಿ ತಸ್ಯಾನ್ತರ ಈಶ್ವರಸ್ಯ ಪ್ರೇಮ ಕಥಂ ತಿಷ್ಠೇತ್? 18 ಹೇ ಮಮ  
 ಪ್ರಿಯಬಾಲಕಾಃ, ವಾಕ್ಯೇನ ಜಿಹ್ವಯಾ ವಾಸ್ಮಾಭಿಃ ಪ್ರೇಮ ನ ಕರ್ತವ್ಯಂ  
 ಕಿನ್ತು ಕಾರ್ಯೇಣ ಸತ್ಯತಯಾ ಚೈವ | 19 ಏತೇನ ವಯಂ ಯತ್  
 ಸತ್ಯಮತಸಮ್ಬಂಧಿಯಾಸ್ತತ್ ಜಾನೀಮಸ್ತಸ್ಯ ಸಾಕ್ಷಾತ್ ಸ್ವಾನ್ತಃಕರಣಾನಿ  
 ಸಾನ್ವಯಿತುಂ ಶಕ್ಯಮಶ್ಚ | 20 ಯತೋ ಽಸ್ಮದನ್ತಃಕರಣಂ ಯದ್ಯಸ್ಮಾನ್  
 ದೂಷಯತಿ ತರ್ಹ್ಯಸ್ಮದನ್ತಃ ಕರಣಾದ್ ಈಶ್ವರೋ ಮಹಾನ್ ಸರ್ವಜ್ಞಶ್ಚ |  
 21 ಹೇ ಪ್ರಿಯತಮಾಃ, ಅಸ್ಮದನ್ತಃಕರಣಂ ಯದ್ಯಸ್ಮಾನ್ ನ ದೂಷಯತಿ  
 ತರ್ಹಿ ವಯಮ್ ಈಶ್ವರಸ್ಯ ಸಾಕ್ಷಾತ್ ಪ್ರತಿಭಾನ್ವಿತಾ ಭವಾಮಃ | 22  
 ಯಚ್ಚ ಪ್ರಾರ್ಥಯಾಮಹೇ ತತ್ ತಸ್ಮಾತ್ ಪ್ರಾಪ್ನುಮಃ, ಯತೋ ವಯಂ  
 ತಸ್ಯಾಜ್ಞಾಃ ಪಾಲಯಾಮಸ್ತಸ್ಯ ಸಾಕ್ಷಾತ್ ತುಷ್ಟಿಜನಕಮ್ ಆಚಾರಂ  
 ಕುರ್ಮಶ್ಚ | 23 ಅಪರಂ ತಸ್ಯೇಯಮಾಜ್ಞಾ ಯದ್ ವಯಂ ಪುತ್ರಸ್ಯ

ಯೀಶುಖ್ರೀಷ್ಣಸ್ಯ ನಾಮ್ನಿ ವಿಶ್ವಸಿಮಸ್ತಸ್ಯಾಜ್ಞಾನುಸಾರೇಣ ಚ ಪರಸ್ಪರಂ  
 ಪ್ರೇಮ ಕುರ್ಮುಃ | 24 ಯಶ್ಚ ತಸ್ಯಾಜ್ಞಾಃ ಪಾಲಯತಿ ಸ ತಸ್ಮಿನ್ ತಿಷ್ಠತಿ  
 ತಸ್ಮಿನ್ ಸೋಽಪಿ ತಿಷ್ಠತಿ; ಸ ಚಾಸ್ಮಾನ್ ಯಮ್ ಆತ್ಮಾನಂ ದತ್ತವಾನ್  
 ತಸ್ಮಾತ್ ಸೋ ಽಸ್ಮಾಸು ತಿಷ್ಠತೀತಿ ಜಾನೀಮಃ |

**4** ಹೇ ಪ್ರಿಯತಮಾಃ, ಯೂಯಂ ಸರ್ವೇಷ್ವಾತ್ಮಸು ನ ವಿಶ್ವಸಿತ  
 ಕಿನ್ನು ತೇ ಈಶ್ವರಾತ್ ಜಾತಾ ನ ವೇತ್ಯಾತ್ಮನಃ ಪರೀಕ್ಷದ್ಧಂ ಯತೋ  
 ಬಹವೋ ಮೃಷಾಭವಿಷ್ಯದ್ವಾದಿನೋ ಜಗನ್ಮಧ್ಯಮ್ ಆಗತವನ್ತಃ | 2  
 ಈಶ್ವರಿಯೋ ಯ ಆತ್ಮಾ ಸ ಯುಷ್ಮಾಭಿರನೇನ ಪರಿಚೇಯತಾಂ,  
 ಯೀಶುಃ ಖ್ರೀಷ್ಣೋ ನರಾವತಾರೋ ಭೂತ್ವಾಗತ ಏತದ್ ಯೇನ  
 ಕೇನಚಿದ್ ಆತ್ಮನಾ ಸ್ವೀಕ್ರಿಯತೇ ಸ ಈಶ್ವರಿಯಃ | 3 ಕಿನ್ನು ಯೀಶುಃ  
 ಖ್ರೀಷ್ಣೋ ನರಾವತಾರೋ ಭೂತ್ವಾಗತ ಏತದ್ ಯೇನ ಕೇನಚಿದ್  
 ಆತ್ಮನಾ ನಾಜ್ಞೇಕ್ರಿಯತೇ ಸ ಈಶ್ವರಿಯೋ ನಹಿ ಕಿನ್ನು ಖ್ರೀಷ್ಣಾರೇರಾತ್ಮಾ  
 ತೇನ ಚಾಗನ್ತವ್ಯಮಿತಿ ಯುಷ್ಮಾಭಿಃ ಶ್ರುತಂ, ಸ ಚೇದಾನೀಮಪಿ  
 ಜಗತಿ ವರ್ತತೇ | 4 ಹೇ ಬಾಲಕಾಃ, ಯೂಯಮ್ ಈಶ್ವರಾತ್  
 ಜಾತಾಸ್ಮಾನ್ ಚಿತವನ್ತಶ್ಚ ಯತಃ ಸಂಸಾರಾಧಿಷ್ಠಾನಕಾರಿಣೋ ಽಪಿ  
 ಯುಷ್ಮದಧಿಷ್ಠಾನಕಾರೀ ಮಹಾನ್ | 5 ತೇ ಸಂಸಾರಾತ್ ಜಾತಾಸ್ತತೋ  
 ಹೇತೋಃ ಸಂಸಾರಾದ್ ಭಾಷನ್ತೇ ಸಂಸಾರಶ್ಚ ತೇಷಾಂ ವಾಕ್ಯಾನಿ  
 ಗೃಹ್ಣಾತಿ | 6 ವಯಮ್ ಈಶ್ವರಾತ್ ಜಾತಾಃ, ಈಶ್ವರಂ ಯೋ  
 ಜಾನಾತಿ ಸೋಽಸ್ಮದ್ವಾಕ್ಯಾನಿ ಗೃಹ್ಣಾತಿ ಯಶ್ಚೇಶ್ವರಾತ್ ಜಾತೋ ನಹಿ  
 ಸೋಽಸ್ಮದ್ವಾಕ್ಯಾನಿ ನ ಗೃಹ್ಣಾತಿ; ಅನೇನ ವಯಂ ಸತ್ಯಾತ್ಮಾನಂ  
 ಭ್ರಾಮಕಾತ್ಮಾನಞ್ಚ ಪರಿಚಿನುಮಃ | 7 ಹೇ ಪ್ರಿಯತಮಾಃ, ವಯಂ  
 ಪರಸ್ಪರಂ ಪ್ರೇಮ ಕರವಾಮ, ಯತಃ ಪ್ರೇಮ ಈಶ್ವರಾತ್ ಜಾಯತೇ,  
 ಅಪರಂ ಯಃ ಕಶ್ಚಿತ್ ಪ್ರೇಮ ಕರೋತಿ ಸ ಈಶ್ವರಾತ್ ಜಾತ ಈಶ್ವರಂ  
 ವೇತ್ತಿ ಚ | 8 ಯಃ ಪ್ರೇಮ ನ ಕರೋತಿ ಸ ಈಶ್ವರಂ ನ ಜಾನಾತಿ  
 ಯತ ಈಶ್ವರಃ ಪ್ರೇಮಸ್ವರೂಪಃ | 9 ಅಸ್ಮಾಸ್ವೀಶ್ವರಸ್ಯ ಪ್ರೇಮೈತೇನ  
 ಪ್ರಾಕಾಶತ ಯತ್ ಸ್ವಪುತ್ರೇಣಾಸ್ಮಭ್ಯಂ ಜೀವನದಾನಾರ್ಥಮ್ ಈಶ್ವರಃ  
 ಸ್ವೀಯಮ್ ಅದ್ವಿತೀಯಂ ಪುತ್ರಂ ಜಗನ್ಮಧ್ಯಂ ಪ್ರೇಷಿತವಾನ್ |  
 10 ವಯಂ ಯದ್ ಈಶ್ವರೇ ಪ್ರೀತವನ್ತ ಇತ್ಯತ್ರ ನಹಿ ಕಿನ್ನು ಸ  
 ಯದಸ್ಮಾಸು ಪ್ರೀತವಾನ್ ಅಸ್ಮತ್ಪಾಪಾನಾಂ ಪ್ರಾಯಶ್ಚಿತ್ತಾರ್ಥಂ

ಸ್ವಪುತ್ರಂ ಪ್ರೇಷಿತವಾಂಶ್ಚೇತ್ಯತ್ರ ಪ್ರೇಮ ಸನ್ನಿಷ್ಠತೇ | 11 ಹೇ ಪ್ರಿಯತಮಾಃ,  
 ಅಸ್ಮಾಸು ಯದೀಶ್ವರೇಣೈತಾದೃಶಂ ಪ್ರೇಮ ಕೃತಂ ತರ್ಹಿ ಪರಸ್ಪರಂ  
 ಪ್ರೇಮ ಕರ್ತುಮ್ ಅಸ್ಮಾಕಮಪ್ಯುಚಿತಂ | 12 ಈಶ್ವರಃ ಕದಾಚ ಕೇನಾಪಿ  
 ನ ದೃಷ್ಟಃ ಯದ್ಯಸ್ಮಾಭಿಃ ಪರಸ್ಪರಂ ಪ್ರೇಮ ಕ್ರಿಯತೇ ತರ್ಹೀಶ್ವರೋ  
 ಽಸ್ಮನ್ನದ್ಯೇ ತಿಷ್ಠತಿ ತಸ್ಯ ಪ್ರೇಮ ಚಾಸ್ಮಾಸು ಸೇತ್ಸ್ಯತೇ | 13 ಅಸ್ಮಭ್ಯಂ  
 ತೇನ ಸ್ವಕೀಯಾತ್ಮನೋಽಶೋ ದತ್ತ ಇತ್ಯನೇನ ವಯಂ ಯತ್  
 ತಸ್ಮಿನ್ ತಿಷ್ಠಾಮಃ ಸ ಚ ಯದ್ ಅಸ್ಮಾಸು ತಿಷ್ಠತೀತಿ ಜಾನೀಮಃ |  
 14 ಪಿತಾ ಜಗತ್ರಾತಾರಂ ಪುತ್ರಂ ಪ್ರೇಷಿತವಾನ್ ಏತದ್ ವಯಂ  
 ದೃಷ್ಟ್ವಾ ಪ್ರಮಾಣಯಾಮಃ | 15 ಯೀಶುರೀಶ್ವರಸ್ಯ ಪುತ್ರ ಏತದ್  
 ಯೇನಾಜ್ಞೇಕ್ರಿಯತೇ ತಸ್ಮಿನ್ ಈಶ್ವರಸ್ತಿಷ್ಠತಿ ಸ ಚೇಶ್ವರೇ ತಿಷ್ಠತಿ | 16  
 ಅಸ್ಮಾಸ್ತೀಶ್ವರಸ್ಯ ಯತ್ ಪ್ರೇಮ ವರ್ತತೇ ತದ್ ವಯಂ ಜ್ಞಾತವನ್ತಸ್ಮಿನ್  
 ವಿಶ್ವಾಸಿತವನ್ತಶ್ಚ | ಈಶ್ವರಃ ಪ್ರೇಮಸ್ವರೂಪಃ ಪ್ರೇಮ್ನೀ ಯಸ್ತಿಷ್ಠತಿ ಸ  
 ಈಶ್ವರೇ ತಿಷ್ಠತಿ ತಸ್ಮಿಂಶ್ಚೇಶ್ವರಸ್ತಿಷ್ಠತಿ | 17 ಸ ಯಾದೃಶೋ ಽಸ್ಮಿ  
 ವಯಮಪ್ಯೇತಸ್ಮಿನ್ ಜಗತಿ ತಾದೃಶಾ ಭವಾಮ ಏತಸ್ಮಾದ್ ವಿಚಾರದಿನೇ  
 ಽಸ್ಮಾಭಿ ಯಾ ಪ್ರತಿಭಾ ಲಭ್ಯತೇ ಸಾಸ್ಮತ್ಸಮ್ಭನ್ಧೀಯಸ್ಯ ಪ್ರೇಮ್ನಃ ಸಿದ್ಧಿಃ |  
 18 ಪ್ರೇಮ್ನಿ ಭೀತಿ ನ ವರ್ತತೇ ಕಿನ್ತು ಸಿದ್ಧಂ ಪ್ರೇಮ ಭೀತಿಂ ನಿರಾಕರೋತಿ  
 ಯತೋ ಭೀತಿಃ ಸಯಾತನಾಸ್ತಿ ಭೀತೋ ಮಾನವಃ ಪ್ರೇಮ್ನಿ ಸಿದ್ಧೋ ನ  
 ಜಾತಃ | 19 ಅಸ್ಮಾಸು ಸ ಪ್ರಥಮಂ ಪ್ರೀತವಾನ್ ಇತಿ ಕಾರಣಾದ್ ವಯಂ  
 ತಸ್ಮಿನ್ ಪ್ರೀಯಾಮಹೇ | 20 ಈಶ್ವರೇ ಽಹಂ ಪ್ರೀಯ ಇತ್ಯುಕ್ತ್ವಾ ಯಃ  
 ಕಚ್ಚಿತ್ ಸ್ವಭ್ರಾತರಂ ದ್ವೇಷ್ಠಿ ಸೋ ಽನ್ಯತವಾದೀ | ಸ ಯಂ ದೃಷ್ಟವಾನ್  
 ತಸ್ಮಿನ್ ಸ್ವಭ್ರಾತರಿ ಯದಿ ನ ಪ್ರೀಯತೇ ತರ್ಹಿ ಯಮ್ ಈಶ್ವರಂ ನ  
 ದೃಷ್ಟವಾನ್ ಕಥಂ ತಸ್ಮಿನ್ ಪ್ರೇಮ ಕರ್ತುಂ ಶಕ್ನುಯಾತ್? 21 ಅತ  
 ಈಶ್ವರೇ ಯಃ ಪ್ರೀಯತೇ ಸ ಸ್ವೀಯಭ್ರಾತರ್ಯಪಿ ಪ್ರೀಯತಾಮ್  
 ಇಯಮ್ ಆಜ್ಞಾ ತಸ್ಮಾದ್ ಅಸ್ಮಾಭಿ ಲಭಾ |

**5** ಯೀಶುರಭಿಷಿಕ್ತಸ್ತ್ರಾತೇತಿ ಯಃ ಕಚ್ಚಿದ್ ವಿಶ್ವಾಸಿತಿ ಸ ಈಶ್ವರಾತ್  
 ಜಾತಃ; ಅಪರಂ ಯಃ ಕಚ್ಚಿತ್ ಜನಯಿತರಿ ಪ್ರೀಯತೇ ಸ ತಸ್ಮಾತ್  
 ಜಾತೇ ಜನೇ ಽಪಿ ಪ್ರೀಯತೇ | 2 ವಯಮ್ ಈಶ್ವರಸ್ಯ ಸನ್ನಾನೇಷು  
 ಪ್ರೀಯಾಮಹೇ ತದ್ ಅನೇನ ಜಾನೀಮೋ ಯದ್ ಈಶ್ವರೇ  
 ಪ್ರೀಯಾಮಹೇ ತಸ್ಯಾಜ್ಞಾಃ ಪಾಲಯಾಮಶ್ಚ | 3 ಯತ ಈಶ್ವರೇ ಯತ್

ಪ್ರೇಮ ತತ್ ತದೀಯಾಜ್ಞಾಪಾಲನೇನಾಸ್ಮಾಭಿಃ ಪ್ರಕಾಶಯಿತವ್ಯಂ,  
 ತಸ್ಯಾಜ್ಞಾಶ್ಚ ಕರೋರಾ ನ ಭವನ್ತಿ | 4 ಯತೋ ಯಃ ಕಶ್ಚಿದ್ ಈಶ್ವರಾತ್  
 ಜಾತಃ ಸ ಸಂಸಾರಂ ಜಯತಿ ಕಿಂಚಿತ್ಸಾಕಂ ಯೋ ವಿಶ್ವಾಸಃ ಸ  
 ಏವಾಸ್ಮಾಕಂ ಸಂಸಾರಜಯಿಜಯಃ | 5 ಯೀಶುರೀಶ್ವರಸ್ಯ ಪುತ್ರ ಇತಿ  
 ಯೋ ವಿಶ್ವಸಿತಿ ತಂ ವಿನಾ ಕೋಽಪರಃ ಸಂಸಾರಂ ಜಯತಿ? 6  
 ಸೋಽಭಿಷಿಕ್ತಸ್ತ್ರಾತಾ ಯೀಶುಸ್ಮೋಯರುಧಿರಾಭ್ಯಾಮ್ ಆಗತಃ ಕೇವಲಂ  
 ತೋಯೇನ ನಹಿ ಕಿನ್ನು ತೋಯರುಧಿರಾಭ್ಯಾಮ್, ಆತ್ಮಾ ಚ ಸಾಕ್ಷೀ  
 ಭವತಿ ಯತ ಆತ್ಮಾ ಸತ್ಯತಾಸ್ವರೂಪಃ | 7 ಯತೋ ಹೇತೋಃ ಸ್ವರ್ಗೇ  
 ಪಿತಾ ವಾದಃ ಪವಿತ್ರ ಆತ್ಮಾ ಚ ತ್ರಯ ಇಮೇ ಸಾಕ್ಷಿಣಃ ಸನ್ತಿ, ತ್ರಯ  
 ಇಮೇ ಚೈಕೋ ಭವನ್ತಿ | 8 ತಥಾ ಪೃಥಿವ್ಯಾಮ್ ಆತ್ಮಾ ತೋಯಂ  
 ರುಧಿರಂ ತ್ರೀಣೈತಾನಿ ಸಾಕ್ಷ್ಯಂ ದದಾತಿ ತೇಷಾಂ ತ್ರಯಾಣಾಮ್  
 ಏಕತ್ವಂ ಭವತಿ ಚ | 9 ಮಾನವಾನಾಂ ಸಾಕ್ಷ್ಯಂ ಯದ್ಯಸ್ಮಾಭಿ ಗೃಹ್ಯತೇ  
 ತರ್ಹೀಶ್ವರಸ್ಯ ಸಾಕ್ಷ್ಯಂ ತಸ್ಮಾದಪಿ ಶ್ರೇಷ್ಠಂ ಯತಃ ಸ್ವಪುತ್ರಮಧೀಶ್ವರೇಣ  
 ದತ್ತಂ ಸಾಕ್ಷ್ಯಮಿದಂ | 10 ಈಶ್ವರಸ್ಯ ಪುತ್ರೇ ಯೋ ವಿಶ್ವಸಿತಿ ಸ ನಿಜಾನ್ತರೇ  
 ತತ್ ಸಾಕ್ಷ್ಯಂ ಧಾರಯತಿ; ಈಶ್ವರೇ ಯೋ ನ ವಿಶ್ವಸಿತಿ ಸ ತಮ್  
 ಅನ್ಯತವಾದಿನಂ ಕರೋತಿ ಯತ ಈಶ್ವರಃ ಸ್ವಪುತ್ರಮಧಿ ಯತ್ ಸಾಕ್ಷ್ಯಂ  
 ದತ್ತವಾನ್ ತಸ್ಮಿನ್ ಸ ನ ವಿಶ್ವಸಿತಿ | 11 ತಚ್ಚ ಸಾಕ್ಷ್ಯಮಿದಂ ಯದ್  
 ಈಶ್ವರೋ ಽಸ್ಮಭ್ಯಮ್ ಅನನ್ತಜೀವನಂ ದತ್ತವಾನ್ ತಚ್ಚ ಜೀವನಂ ತಸ್ಯ  
 ಪುತ್ರೇ ವಿದ್ಯತೇ | (aiōnios g166) 12 ಯಃ ಪುತ್ರಂ ಧಾರಯತಿ ಸ ಜೀವನಂ  
 ಧಾರಿಯತಿ, ಈಶ್ವರಸ್ಯ ಪುತ್ರಂ ಯೋ ನ ಧಾರಯತಿ ಸ ಜೀವನಂ  
 ನ ಧಾರಯತಿ | 13 ಈಶ್ವರಪುತ್ರಸ್ಯ ನಾಮ್ನಿ ಯುಷ್ಮಾನ್ ಪ್ರತ್ಯೇತಾನಿ  
 ಮಯಾ ಲಿಖಿತಾನಿ ತಸ್ಯಾಭಿಪ್ರಾಯೋ ಽಯಂ ಯದ್ ಯೂಯಮ್  
 ಅನನ್ತಜೀವನಪ್ರಾಪ್ತಾ ಇತಿ ಜಾನೀಯಾತ ತಸ್ಯೇಶ್ವರಪುತ್ರಸ್ಯ ನಾಮ್ನಿ  
 ವಿಶ್ವಸೇತ ಚ | (aiōnios g166) 14 ತಸ್ಯಾನ್ತಿಕೇ ಽಸ್ಮಾಕಂ ಯಾ ಪ್ರತಿಭಾ  
 ಭವತಿ ತಸ್ಯಾಃ ಕಾರಣಮಿದಂ ಯದ್ ವಯಂ ಯದಿ ತಸ್ಯಾಭಿಮತಂ  
 ಕಿಮಪಿ ತಂ ಯಾಚಾಮಹೇ ತರ್ಹಿ ಸೋ ಽಸ್ಮಾಕಂ ವಾಕ್ಯಂ ಶೃಣೋತಿ |  
 15 ಸ ಚಾಸ್ಮಾಕಂ ಯತ್ ಕಿಂಚನ ಯಾಚನಂ ಶೃಣೋತೀತಿ ಯದಿ  
 ಜಾನೀಮಸ್ತರ್ಹಿ ತಸ್ಮಾದ್ ಯಾಚಿತಾ ವರಾ ಅಸ್ಮಾಭಿಃ ಪ್ರಾಪ್ಯಂತೇ ತದಪಿ  
 ಜಾನೀಮಃ | 16 ಕಶ್ಚಿದ್ ಯದಿ ಸ್ವಭ್ರಾತರಮ್ ಅಮೃತ್ಯುಜನಕಂ ಪಾಪಂ

ಕುವರ್ವನಂ ಪಶ್ಯತಿ ತರ್ಹಿ ಸ ಪ್ರಾರ್ಥನಾಂ ಕರೋತು ತೇನೇಶ್ವರಸ್ತಸ್ಮೈ  
 ಜೀವನಂ ದಾಸ್ಯತಿ, ಅರ್ಥತೋ ಮೃತ್ಯುಜನಕಂ ಪಾಪಂ ಯೇನ  
 ನಾಕಾರಿತಸ್ಮೈ | ಕಿನ್ನು ಮೃತ್ಯುಜನಕಮ್ ಏಕಂ ಪಾಪಮ್ ಆಸ್ತೇ  
 ತದಧಿ ತೇನ ಪ್ರಾರ್ಥನಾ ಕ್ರಿಯತಾಮಿತ್ಯಹಂ ನ ವದಾಮಿ | 17 ಸರ್ವ್ವ  
 ಏವಾಧರ್ಮಃ ಪಾಪಂ ಕಿನ್ನು ಸರ್ವ್ವಪಾಂಪ ಮೃತ್ಯುಜನಕಂ ನಹಿ | 18 ಯ  
 ಈಶ್ವರಾತ್ ಜಾತಃ ಸ ಪಾಪಾಚಾರಂ ನ ಕರೋತಿ ಕಿನ್ನಿಶ್ವರಾತ್ ಜಾತೋ  
 ಜನಃ ಸ್ವಂ ರಕ್ಷತಿ ತಸ್ಮಾತ್ ಸ ಪಾಪಾತ್ಮಾ ತಂ ನ ಸ್ಪೃಶತೀತಿ ವಯಂ  
 ಜಾನೀಮಃ | 19 ವಯಮ್ ಈಶ್ವರಾತ್ ಜಾತಾಃ ಕಿನ್ನು ಕೃತ್ನಃ ಸಂಸಾರಃ  
 ಪಾಪಾತ್ಮನೋ ವಶಂ ಗತೋ ಽಸ್ತೀತಿ ಜಾನೀಮಃ | 20 ಅಪರಮ್  
 ಈಶ್ವರಸ್ಯ ಪುತ್ರ ಆಗತವಾನ್ ವಯಿಷ್ಣು ಯಯಾ ತಸ್ಯ ಸತ್ಯಮಯಸ್ಯ  
 ಜ್ಞಾನಂ ಪ್ರಾಪ್ನುಯಾಮಸ್ತಾದ್ಯಶೀಂ ಧಿಯಮ್ ಅಸ್ಮಭ್ಯಂ ದತ್ತವಾನ್  
 ಇತಿ ಜಾನೀಮಸ್ತಸ್ಮಿನ್ ಸತ್ಯಮಯೇ ಽರ್ಥತಸ್ತಸ್ಯ ಪುತ್ರೇ ಯೀಶುಖೀಷ್ಟೇ  
 ತಿಷ್ಠಾಮಶ್ಚ; ಸ ಏವ ಸತ್ಯಮಯ ಈಶ್ವರೋ ಽನಂತಜೀವನಸ್ವರೂಪಶ್ಚಾಸ್ತಿ |  
 (aiṛnios g166) 21 ಹೇ ಪ್ರಿಯಬಾಲಕಾಃ, ಯೂಯಂ ದೇವಮೂರ್ತಿಭ್ಯಃ  
 ಸ್ನಾನ್ ರಕ್ಷತ | ಆಮೇನ್ |



## ೨ ಯೋಹನ:

1 ಹೇ ಅಭಿರುಚಿತೇ ಕುರಿಯೇ, ತ್ವಾಂ ತವ ಪುತ್ರಾಂಶ್ಚ ಪ್ರತಿ  
ಪ್ರಾಚೀನೋಽಹಂ ಪತ್ರಂ ಲಿಖಾಮಿ | 2 ಸತ್ಯಮತಾದ್ ಯುಷ್ಮಾಸು  
ಮಮ ಪ್ರೇಮಾಸ್ತಿ ಕೇವಲಂ ಮಮ ನಹಿ ಕಿನ್ನು ಸತ್ಯಮತಜ್ಞಾನಾಂ  
ಸರ್ವೇಷಾಮೇವ | ಯತಃ ಸತ್ಯಮತಮ್ ಅಸ್ಮಾಸು ತಿಷ್ಠತ್ಯನಂತಕಾಲಂ  
ಯಾವಚ್ಛಾಸ್ಮಾಸು ಸ್ಥಾಸ್ಯತಿ | (aiōn g165) 3 ಪಿತುರೀಶ್ವರಾತ್ ತತ್ತಿತುಃ  
ಪುತ್ರಾತ್ ಪ್ರಭೋ ಯೀಶುಖ್ರೀಷ್ಟಾಚ್ಚ ಪ್ರಾಪ್ಯೋ ಽನುಗ್ರಹಃ ಕೃಪಾ  
ಶಾನ್ತಿಶ್ಚ ಸತ್ಯತಾಪ್ರೇಮಭ್ಯಾಂ ಸಾರ್ಧಂ ಯುಷ್ಮಾನ್ ಅಧಿತಿಷ್ಠತು |  
4 ವಯಂ ಪಿತೃತೋ ಯಾಮ್ ಆಜ್ಞಾಂ ಪ್ರಾಪ್ತವನ್ತಸ್ತದನುಸಾರೇಣ  
ತವ ಕೇಚಿದ್ ಆತ್ಮಜಾಃ ಸತ್ಯಮತಮ್ ಆಚರನ್ತೇತಸ್ಯ ಪ್ರಮಾಣಂ  
ಪ್ರಾಪ್ಯಾಹಂ ಭೃಶಮ್ ಆನಂದಿತವಾನ್ | 5 ಸಾಮ್ಪ್ರತ ಇಹೇ ಕುರಿಯೇ,  
ನವೀನಾಂ ಕಾಳ್ಳೆದ್ ಆಜ್ಞಾಂ ನ ಲಿಖನ್ನಹಮ್ ಆದಿತೋ ಲಬ್ಧಾಮ್  
ಆಜ್ಞಾಂ ಲಿಖನ್ ತ್ವಾಮ್ ಇದಂ ವಿನಯೇ ಯದ್ ಅಸ್ಮಾಭಿಃ ಪರಸ್ಪರಂ  
ಪ್ರೇಮ ಕರ್ತವ್ಯಂ | 6 ಅಪರಂ ಪ್ರೇಮೈತೇನ ಪ್ರಕಾಶತೇ ಯದ್  
ವಯಂ ತಸ್ಯಾಜ್ಞಾ ಆಚರೇಮ | ಆದಿತೋ ಯುಷ್ಮಾಭಿ ಯಾರ್ ಶ್ರುತಾ  
ಸೇಯಮ್ ಆಜ್ಞಾ ಸಾ ಚ ಯುಷ್ಮಾಭಿರಾಚರಿತವ್ಯಾ | 7 ಯತೋ  
ಬಹವಃ ಪ್ರವಚ್ಛಕಾ ಜಗತ್ ಪ್ರವಿಶ್ಯ ಯೀಶುಖ್ರೀಷ್ಟೋ ನರಾವತಾರೋ  
ಭೂತ್ವಾಗತ ಏತತ್ ನಾಜ್ಞೇಕುರ್ವನ್ತಿ ಸ ಏವ ಪ್ರವಚ್ಛಕಃ ಖ್ರೀಷ್ಟಾರಿಶ್ಚಾಸ್ತಿ |  
8 ಅಸ್ಮಾಕಂ ಶ್ರಮೋ ಯತ್ ಪಣ್ಣಶ್ರಮೋ ನ ಭವೇತ್ ಕಿನ್ನು ಸಮೂರ್ಣಂ  
ವೇತನಮಸ್ಮಾಭಿ ಲಭ್ಯೇತ ತದರ್ಥಂ ಸ್ವಾನಧಿ ಸಾವಧಾನಾ ಭವತಃ | 9  
ಯಃ ಕಶ್ಚಿದ್ ವಿಪಥಗಾಮೀ ಭೂತ್ವಾ ಖ್ರೀಷ್ಟಸ್ಯ ಶಿಕ್ಷಾಯಾಂ ನ ತಿಷ್ಠತಿ ಸ  
ಈಶ್ವರಂ ನ ಧಾರಯತಿ ಖ್ರೀಷ್ಟಸ್ಯ ಶಿಕ್ಷಾಯಾಂ ಯಸ್ತಿಷ್ಠತಿ ಸ ಪಿತರಂ  
ಪುತ್ರ ಇಧಾರಯತಿ | 10 ಯಃ ಕಶ್ಚಿದ್ ಯುಷ್ಮತ್ಸನ್ನಿಧಿಮಾಗಚ್ಛನ್  
ಶಿಕ್ಷಾಮೇನಾಂ ನಾನಯತಿ ಸ ಯುಷ್ಮಾಭಿಃ ಸ್ವವೇಶ್ಮನಿ ನ ಗೃಹ್ಯತಾಂ ತವ  
ಮಜ್ಞಲಂ ಭೂಯಾದಿತಿ ವಾಗಪಿ ತಸ್ಮೈ ನ ಕಥ್ಯತಾಂ | 11 ಯತಸ್ತವ  
ಮಜ್ಞಲಂ ಭೂಯಾದಿತಿ ವಾಚಂ ಯಃ ಕಶ್ಚಿತ್ ತಸ್ಮೈ ಕಥಯತಿ ಸ ತಸ್ಯ  
ದುಷ್ಕರ್ಮಣಾಮ್ ಅಂಶೀ ಭವತಿ | 12 ಯುಷ್ಮಾನ್ ಪ್ರತಿ ಮಯಾ  
ಬಹೂನಿ ಲೇಖಿತವ್ಯಾನಿ ಕಿನ್ನು ಪತ್ರಮಸೀಭ್ಯಾಂ ತತ್ ಕರ್ತುಂ ನೇಚ್ಛಾಮಿ,  
ಯತೋ ಽಸ್ಮಾಕಮ್ ಆನಂದೋ ಯಥಾ ಸಮೂರ್ಣೋ ಭವಿಷ್ಯತಿ ತಥಾ

ಯುಷ್ಮತ್ಸಮೀಪಮುಪಸ್ಥಾಯಾಹಂ ಸಮ್ನುಖೀಭೂಯ ಯುಷ್ಮಾಭಿಃ  
ಸಮ್ಭಾಷಿಷ್ಯ ಇತಿ ಪ್ರತ್ಯಾಶಾ ಮಮಾಸ್ಮೇ | 13 ತವಾಭಿರುಚಿತಾಯಾ  
ಭಗಿನ್ಯಾ ಬಾಲಕಾಸ್ತ್ವಾಂ ನಮಸ್ಕಾರಂ ಜ್ಞಾಪಯಂತಿ | ಆಮೇನ್ |

## ೨ ಯೋಹನಃ

1 ಪ್ರಾಚೀನೋ ಽಹಂ ಸತ್ಯಮತಾದ್ ಯಸ್ಮಿನ್ ಪ್ರಿಯೇ ತಂ  
ಪ್ರಿಯತಮಂ ಗಾಯಂ ಪ್ರತಿ ಪತ್ರಂ ಲಿಖಾಮಿ | 2 ಹೇ ಪ್ರಿಯ,  
ತವಾತ್ಮಾ ಯಾದ್ಯಕ್ ಶುಭಾನ್ವಿತಸ್ತಾದ್ಯಕ್ ಸರ್ವವಿಷಯೇ ತವ ಶುಭಂ  
ಸ್ವಾಸ್ಥ್ಯಂ ಭೂಯಾತ್ | 3 ಭ್ರಾತೃಭಿರಾಗತ್ಯ ತವ ಸತ್ಯಮತಸ್ಯಾರ್ಥತಸ್ತಂ  
ಕೀದೃಕ್ ಸತ್ಯಮತಮಾಚರಸ್ಯೇತಸ್ಯ ಸಾಕ್ಷ್ಯೇ ದತ್ತೇ ಮಮ ಮಹಾನನ್ನೋ  
ಜಾತಃ | 4 ಮಮ ಸನ್ತಾನಾಃ ಸತ್ಯಮತಮಾಚರಂತಿವಾರ್ತಾರ್ತೋ  
ಮಮ ಯ ಆನನ್ನೋ ಜಾಯತೇ ತತೋ ಮಹತ್ತರೋ ನಾಸ್ತಿ | 5  
ಹೇ ಪ್ರಿಯ, ಭ್ರಾತೃನ್ ಪ್ರತಿ ವಿಶೇಷತಸ್ತಾನ್ ವಿದೇಶಿನೋ ಭೃತೃನ್  
ಪ್ರತಿ ತ್ವಯಾ ಯದ್ಯತ್ ಕೃತಂ ತತ್ ಸರ್ವಂ ವಿಶ್ವಾಸಿನೋ ಯೋಗ್ಯಂ |  
6 ತೇ ಚ ಸಮಿತೇಃ ಸಾಕ್ಷಾತ್ ತವ ಪ್ರಮ್ನಃ ಪ್ರಮಾಣಂ ದತ್ತವನ್ತಃ,  
ಅಪರಮ್ ಈಶ್ವರಯೋಗ್ಯರೂಪೇಣ ತಾನ್ ಪ್ರಸ್ಥಾಪಯತಾ ತ್ವಯಾ  
ಸತ್ಯಮ್ ಕಾರಿಷ್ಯತೇ | 7 ಯತಸ್ತೇ ತಸ್ಯ ನಾಮ್ನಾ ಯಾತ್ರಾಂ ವಿಧಾಯ  
ಭಿನ್ನಜಾತೀಯೇಭ್ಯಃ ಕಿಮಪಿ ನ ಗೃಹೀತವನ್ತಃ | 8 ತಸ್ಮಾದ್ ವಯಂ  
ಯತ್ ಸತ್ಯಮತಸ್ಯ ಸಹಾಯಾ ಭವೇಮ ತದರ್ಥಮೇತಾದ್ಯಶಾ ಲೋಕಾ  
ಅಸ್ಮಾಭಿರನುಗ್ರಹೀತವ್ಯಾಃ | 9 ಸಮಿತಿಂ ಪ್ರತ್ಯಹಂ ಪತ್ರಂ ಲಿಖಿತವಾನ್  
ಕಿನ್ತು ತೇಷಾಂ ಮಧ್ಯೇ ಯೋ ದಿಯತ್ರಿಫಿಃ ಪ್ರಧಾನಾಯತೇ ಸೋ  
ಽಸ್ಮಾನ್ ನ ಗೃಹ್ಣಾತಿ | 10 ಅತೋ ಽಹಂ ಯದೋಪಸ್ಥಾಸ್ಯಾಮಿ  
ತದಾ ತೇನ ಯದ್ಯತ್ ಕ್ರಿಯತೇ ತತ್ ಸರ್ವಂ ತಂ ಸ್ಮಾರಯಿಷ್ಯಾಮಿ,  
ಯತಃ ಸ ದುರ್ವ್ಯಕ್ತೈರಸ್ಮಾನ್ ಅಪವದತಿ, ತೇನಾಪಿ ತೃಪ್ತಿಂ ನ ಗತ್ವಾ  
ಸ್ವಯಮಪಿ ಭ್ರಾತೃನ್ ನಾನುಗೃಹ್ಣಾತಿ ಯೇ ಚಾನುಗ್ರಹೀತುಮಿಚ್ಛನ್ತಿ ತಾನ್  
ಸಮಿತಿತೋ ಽಪಿ ಬಹಿಷ್ಕರೋತಿ | 11 ಹೇ ಪ್ರಿಯ, ತ್ವಯಾ ದುಷ್ಕರ್ಮ  
ನಾನುಕ್ರಿಯತಾಂ ಕಿನ್ತು ಸತ್ಕರ್ಮೈವ | ಯಃ ಸತ್ಕರ್ಮಚಾರೀ ಸ  
ಈಶ್ವರಾತ್ ಜಾತಃ, ಯೋ ದುಷ್ಕರ್ಮಚಾರೀ ಸ ಈಶ್ವರಂ ನ  
ದೃಷ್ಟವಾನ್ | 12 ದೀಮೀತ್ರಿಯಸ್ಯ ಪಕ್ಷೇ ಸರ್ವೈಃ ಸಾಕ್ಷ್ಯಮ್ ಅದಾಯಿ  
ವಿಶೇಷತಃ ಸತ್ಯಮತೇನಾಪಿ, ವಯಮಪಿ ತತ್ಪಕ್ಷೇ ಸಾಕ್ಷ್ಯಂ ದದ್ಮಃ,  
ಅಸ್ಮಾಕಂ ಸಾಕ್ಷ್ಯಂ ಸತ್ಯಮೇವೇತಿ ಯೂಯಂ ಜಾನೀಥ | 13 ತ್ವಾಂ ಪ್ರತಿ  
ಮಯಾ ಬಹೂನಿ ಲೇಖಿತವ್ಯಾನಿ ಕಿನ್ತು ಮಸೀಲೇಖನೀಭ್ಯಾಂ ಲೇಖಿತುಂ  
ನೇಚ್ಛಾಮಿ | 14 ಅಚಿರೇಣ ತ್ವಾಂ ದ್ರಕ್ಷ್ಯಾಮೀತಿ ಮಮ ಪ್ರತ್ಯಾಶಾಸ್ಯೇ

ತದಾವಾಂ ಸಮ್ನುಖೀಭೂಯ ಪರಸ್ಪರಂ ಸಮ್ಭಾಷಿಷ್ಯಾವಹೇ | ತವ  
ಶಾನ್ತಿ ಭೂರ್ಯಾತ್ | ಅಸ್ಮಾಕಂ ಮಿತ್ರಾಣಿ ತ್ವಾಂ ನಮಸ್ಕಾರಂ ಜ್ಞಾಪಯನ್ತಿ  
ತ್ವಮಪ್ಯೇಕೈಕಸ್ಯ ನಾಮ ಪ್ರೋಚ್ಯ ಮಿತ್ರೇಭ್ಯೋ ನಮಸ್ಕುರು | ಇತಿ |

## ಯಿಹೂದಾಃ

1 ಯೀಶುಖ್ರಿಷ್ಟಸ್ಯ ದಾಸೋ ಯಾಕೂಬೋ ಭ್ರಾತಾ  
ಯಿಹೂದಾಸ್ತಾತೇನೇಶ್ವರೇಣ ಪವಿತ್ರೀಕೃತಾನ್ ಯೀಶುಖ್ರಿಷ್ಟೇನ  
ರಕ್ಷಿತಾಂಶ್ಚಾಹೂತಾನ್ ಲೋಕಾನ್ ಪ್ರತಿ ಪತ್ರಂ ಲಿಖತಿ | 2 ಕೃಪಾ ಶಾನ್ತಿಃ  
ಪ್ರೇಮ ಚ ಬಾಹುಲ್ಯರೂಪೇಣ ಯುಷ್ಮಾಸ್ವಧಿತಿಷ್ಠತು | 3 ಹೇ ಪ್ರಿಯಾಃ,  
ಸಾಧಾರಣಪರಿತ್ರಾಣಮಧಿ ಯುಷ್ಮಾನ್ ಪ್ರತಿ ಲೇಖಿತುಂ ಮಮ  
ಬಹುಯತ್ನೇ ಜಾತೇ ಪೂರ್ವಕಾಲೇ ಪವಿತ್ರಲೋಕೇಷು ಸಮರ್ಪಿತೋ  
ಯೋ ಧರ್ಮಸ್ತದರ್ಥಂ ಯೂಯಂ ಪ್ರಾಣವ್ಯಯೇನಾಪಿ ಸಚೇಷ್ಟಾ  
ಭವತೇತಿ ವಿನಯಾರ್ಥಂ ಯುಷ್ಮಾನ್ ಪ್ರತಿ ಪತ್ರಲೇಖನಮಾವಶ್ಯಕಮ್  
ಅಮನ್ಯೇ | 4 ಯಸ್ಮಾದ್ ಏತದ್ರೂಪದಣ್ಣಪ್ರಾಪ್ತಯೇ ಪೂರ್ವಂ  
ಲಿಖಿತಾಃ ಕೇಚಿಜ್ಜನಾ ಅಸ್ಮಾನ್ ಉಪಸೃಪ್ತವನ್ತಃ, ತೇ  
ಽಧಾರ್ಮಿಕಲೋಕಾ ಅಸ್ಮಾಕಮ್ ಈಶ್ವರಸ್ಯಾನುಗ್ರಹಂ ಧ್ವಜೀಕೃತ್ಯ  
ಲಮ್ಪಟತಾಮ್ ಆಚರನ್ತಿ, ಅದ್ವಿತೀಯೋ ಽಧಿಪತಿ ಯೋಽಸ್ಮಾಕಂ  
ಪ್ರಭು ಯೀಶುಖ್ರಿಷ್ಟಸ್ತಂ ನಾಜ್ಞೇಕುರ್ವನ್ತಿ | 5 ತಸ್ಮಾದ್ ಯೂಯಂ  
ಪುರಾ ಯದ್ ಅವಗತಾಸ್ತತ್ ಪುನ ಯುಷ್ಮಾನ್ ಸ್ಮಾರಯಿತುಮ್  
ಇಚ್ಛಾಮಿ, ಫಲತಃ ಪ್ರಭುರೇಕಕೃತ್ವಃ ಸ್ವಪ್ರಜಾ ಮಿಸರದೇಶಾದ್  
ಉದಧಾರ ಯತ್ ತತಃ ಪರಮ್ ಅವಿಶ್ವಾಸಿನೋ ವ್ಯನಾಶಯತ್ | 6  
ಯೇ ಚ ಸ್ವರ್ಗದೂತಾಃ ಸ್ವೀಯಕರ್ತೃತ್ವಪದೇ ನ ಸ್ಥಿತ್ವಾ ಸ್ವವಾಸಸ್ಥಾನಂ  
ಪರಿತ್ಯಕ್ತವನ್ತಸ್ತಾನ್ ಸ ಮಹಾದಿನಸ್ಯ ವಿಚಾರಾರ್ಥಮ್ ಅನ್ದಕಾರಮಯೇ  
ಽಧಃಸ್ಥಾನೇ ಸದಾಸ್ಥಾಯಿಭಿ ಬನ್ದನ್ಮೈರಬಧ್ನಾತ್ | (aidios g126) 7  
ಅಪರಂ ಸಿದೋಮಮ್ ಅಮೋರಾ ತನ್ನಿಕಟಸ್ಥನಗರಾಣಿ ಚೈತೇಷಾಂ  
ನಿವಾಸಿನಸ್ತತ್ರಮರೂಪಂ ವ್ಯಭಿಚಾರಂ ಕೃತವನ್ತೋ ವಿಷಮಮೈಥುನಸ್ಯ  
ಚೇಷ್ಟಯಾ ವಿಪಥಂ ಗತವನ್ತಶ್ಚ ತಸ್ಮಾತ್ ತಾನ್ಯಪಿ ದೃಷ್ಟಾನ್ತಸ್ವರೂಪಾಣಿ  
ಭೂತ್ವಾ ಸದಾತನವಕ್ಷಿನಾ ದಣ್ಡಂ ಭುಜ್ಜತೇ | (aiōnios g166) 8  
ತಥೈವೇಮೇ ಸ್ವಪ್ನಾಚಾರಿಣೋಽಪಿ ಸ್ವಶರೀರಾಣಿ ಕಲಜ್ಜಯನ್ತಿ  
ರಾಜಾಧೀನತಾಂ ನ ಸ್ವೀಕುರ್ವನ್ತುಚ್ಚಪದಸ್ಥಾನ್ ನಿನ್ದನ್ತಿ ಚ | 9 ಕಿನ್ತು  
ಪ್ರಧಾನದಿವ್ಯದೂತೋ ಮೀಖಾಯೇಲೋ ಯದಾ ಮೂಸಸೋ ದೇಹೇ  
ಶಯತಾನೇನ ವಿಪದಮಾನಃ ಸಮಭಾಷತ ತದಾ ತಿಸ್ಮಿನ್ ನಿನ್ದಾರೂಪಂ  
ದಣ್ಡಂ ಸಮರ್ಪಯಿತುಂ ಸಾಹಸಂ ನ ಕೃತ್ವಾಕಥಯತ್ ಪ್ರಭುಸ್ತ್ವಾಂ

ಭರ್ತೃಯತಾಂ | 10 ಕಿನ್ತ್ವಿಮೇ ಯನ್ನ ಬುದ್ಧಂತೇ ತನ್ನಿನ್ದನಿ ಯಚ್ಚ  
 ನಿಬ್ಬೋಧಪಶವ ಇವೇನ್ದ್ರಿಯೈರವಗಚ್ಛಂತಿ ತೇನ ನಶ್ಯಂತಿ | 11 ತಾನ್  
 ಧಿಕ್, ತೇ ಕಾಬಿಲೋ ಮಾರ್ಗೇ ಚರಂತಿ ಪಾರಿತೋಷಿಕಸ್ಯಾಶಾತೋ  
 ಬಿಲಿಯಮೋ ಭ್ರಾಂತಿಮನುಧಾವಂತಿ ಕೋರಹಸ್ಯ ದುರ್ಮುಖತ್ವೇನ  
 ವಿನಶ್ಯಂತಿ ಚ | 12 ಯುಷ್ಮಾಕಂ ಪ್ರೇಮಭೋಜ್ಯೇಷು ತೇ ವಿಘ್ನಜನಕಾ  
 ಭವಂತಿ, ಆತ್ಮಮ್ಭರಯಶ್ಚ ಭೂತ್ವಾ ನಿರ್ಲಜ್ಜಯಾ ಯುಷ್ಮಾಭಿಃ ಸಾರ್ಧಂ  
 ಭುಂಜತೇ | ತೇ ವಾಯುಭಿಶ್ಚಾಲಿತಾ ನಿಸ್ತೋಯಮೇಘಾ  
 ಹೇಮಂತಕಾಲಿಕಾ ನಿಷ್ಪಲಾ ದ್ವಿ ಮೃತಾ ಉನ್ಮೂಲಿತಾ ವೃಕ್ಷಾಃ, 13  
 ಸ್ವಕೀಯಲಜ್ಜಾಫೇಣೋದ್ವಮಕಾಃ ಪ್ರಚಣ್ಡಾಃ ಸಾಮುದ್ರತರಂಗಾಃ  
 ಸದಾಕಾಲಂ ಯಾವತ್ ಘೋರತಿಮಿರಭಾಗೀನಿ ಭ್ರಮಣಕಾರೀಣಿ  
 ನಕ್ಷತ್ರಾಣಿ ಚ ಭವಂತಿ | (aiṅ g165) 14 ಆದಮತಃ ಸಪ್ತಮಃ ಪುರುಷೋ  
 ಯೋ ಹನೋಕಃ ಸ ತಾನುದ್ವಿಶ್ಯ ಭವಿಷ್ಯದ್ವಾಕ್ಯಮಿದಂ ಕಥಿತವಾನ್,  
 ಯಥಾ, ಪಶ್ಯ ಸ್ವಕೀಯಪುಣ್ಯಾನಾಮ್ ಅಯುತೈ ವೇಷ್ಪಿತಃ ಪ್ರಭುಃ |  
 15 ಸರ್ವಾನ್ ಪ್ರತಿ ವಿಚಾರಾಜ್ಞಾಸಾಧನಾಯಾಗಮಿಷ್ಯತಿ |  
 ತದಾ ಚಾಧಾರ್ಮಿಕಾಃ ಸರ್ವೇ ಜಾತಾ ಯೈರಪರಾಧಿನಃ |  
 ವಿಧರ್ಮಕರ್ಮಣಾಂ ತೇಷಾಂ ಸರ್ವೇಷಾಮೇವ ಕಾರಣಾತ್ |  
 ತಥಾ ತದ್ವೈಪರೀತ್ಯೇನಾಪ್ಯಧರ್ಮಾಚಾರಿಪಾಪಿನಾಂ |  
 ಉಕ್ತಕರೋರವಾಕ್ಯಾನಾಂ ಸರ್ವೇಷಾಮಪಿ ಕಾರಣಾತ್ | ಪರಮೇಶೇನ  
 ದೋಷಿತ್ವಂ ತೇಷಾಂ ಪ್ರಕಾಶಯಿಷ್ಯತೇ | | 16 ತೇ ವಾಕ್ಯಲಹಕಾರಿಣಃ  
 ಸ್ವಭಾಗ್ಯನಿನ್ದಕಾಃ ಸ್ವೇಚ್ಛಾಚಾರಿಣೋ ದರ್ಪವಾದಿಮುಖವಿಶಿಷ್ಟಾ  
 ಲಾಭಾರ್ಥಂ ಮನುಷ್ಯಸ್ತಾವಕಾಶ್ಚ ಸಂತಿ | 17 ಕಿನ್ತು ಹೇ ಪ್ರಿಯತಮಾಃ,  
 ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯ ಪ್ರೇರಿತೈ ಯದ್ ವಾಕ್ಯಂ  
 ಪೂರ್ವಂ ಯುಷ್ಮಭ್ಯಂ ಕಥಿತಂ ತತ್ ಸ್ಮರತ, 18 ಫಲತಃ  
 ಶೇಷಸಮಯೇ ಸ್ವೇಚ್ಛಾತೋ ಽಧರ್ಮಾಚಾರಿಣೋ ನಿನ್ದಕಾ  
 ಉಪಸ್ಥಾಸ್ಯಂತಿ | 19 ಏತೇ ಲೋಕಾಃ ಸ್ವಾನ್ ಪೃಥಕ್ ಕುರ್ವಂತಃ  
 ಸಾಂಸಾರಿಕಾ ಆತ್ಮಹೀನಾಶ್ಚ ಸಂತಿ | 20 ಕಿನ್ತು ಹೇ ಪ್ರಿಯತಮಾಃ,  
 ಯೂಯಂ ಸ್ವೇಷಾಮ್ ಅತಿಪವಿತ್ರವಿಶ್ವಾಸೇ ನಿಚೀಯಮಾನಾಃ  
 ಪವಿತ್ರೇಣಾತ್ಮನಾ ಪ್ರಾರ್ಥನಾಂ ಕುರ್ವಂತ 21 ಈಶ್ವರಸ್ಯ ಪ್ರೇಮ್ನಾ ಸ್ವಾನ್  
 ರಕ್ಷತ, ಅನನ್ತಜೀವನಾಯ ಚಾಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯ

ಕೃಪಾಂ ಪ್ರತೀಕ್ಷಧ್ವಂ | (aiōnios g166) 22 ಅಪರಂ ಯೂಯಂ ವಿವಿಚ್ಯ  
ಕಾಂಚ್ಚಿದ್ ಅನುಕಮ್ಪಧ್ವಂ 23 ಕಾಂಚ್ಚಿದ್ ಅಗ್ನಿತ ಉದ್ಧೃತ್ಯ ಭಯಂ  
ಪ್ರದರ್ಶ್ಯ ರಕ್ಷತ, ಶಾರೀರಿಕಭಾವೇನ ಕಲಜೈತಂ ವಸ್ತ್ರಮಪಿ  
ಖುತೀಯಧ್ವಂ | 24 ಅಪರಣ್ಣ ಯುಷ್ಮಾನ್ ಸ್ಫಲನಾದ್ ರಕ್ಷಿತುಮ್  
ಉಲ್ಲಾಸೇನ ಸ್ವೀಯತೇಜಸಃ ಸಾಕ್ಷಾತ್ ನಿರ್ದೋಷಾನ್ ಸ್ಥಾಪಯಿತುಣ್ಣ  
ಸಮರ್ಥೋ 25 ಯೋ ಽಸ್ಮಾಕಮ್ ಅದ್ವಿತೀಯಸ್ತಾಣಕರ್ತಾ ಸರ್ವ್ವಜ್ಞ  
ಈಶ್ವರಸ್ತಸ್ಯ ಗೌರವಂ ಮಹಿಮಾ ಪರಾಕ್ರಮಃ ಕರ್ತೃತ್ವಣ್ಣೇದಾನೀಮ್  
ಅನನ್ತಕಾಲಂ ಯಾವದ್ ಭೂಯಾತ್ | ಆಮೇನ್ | (aiōn g165)

## ಪ್ರಕಾಶಿತಂ

1 ಯತ್ ಪ್ರಕಾಶಿತಂ ವಾಕ್ಯಮ್ ಈಶ್ವರಃ ಸ್ವದಾಸಾನಾಂ ನಿಕಟಂ  
ಶೀಘ್ರಮುಪಸ್ಥಾಸ್ಯಂತೀನಾಂ ಘಟನಾನಾಂ ದರ್ಶನಾರ್ಥಂ  
ಯೀಶುಖೀಷ್ಟೇ ಸಮರ್ಪಿತವಾನ್ ತತ್ ಸ ಸ್ವೀಯದೂತಂ ಪ್ರೇಷ್ಯ  
ನಿಜಸೇವಕಂ ಯೋಹನಂ ಜ್ಞಾಪಿತವಾನ್ | 2 ಸ ಚೇಶ್ವರಸ್ಯ ವಾಕ್ಯೇ  
ಖೀಷ್ಟಸ್ಯ ಸಾಕ್ಷ್ಯೇ ಚ ಯದ್ಯದ್ ದೃಷ್ಟವಾನ್ ತಸ್ಯ ಪ್ರಮಾಣಂ  
ದತ್ತವಾನ್ | 3 ಏತಸ್ಯ ಭವಿಷ್ಯದ್ವಕ್ತೃಗ್ರಂಥಸ್ಯ ವಾಕ್ಯಾನಾಂ ಪಾರಕಃ  
ಶ್ರೋತಾರಶ್ಚ ತನ್ಮದ್ಯೇ ಲಿಖಿತಾಜ್ಞಾಗ್ರಾಹಿಣಶ್ಚ ಧನ್ಯಾ ಯತಃ ಸ ಕಾಲಃ  
ಸನ್ನಿಕಟಃ | 4 ಯೋಹನ್ ಆಶಿಯಾದೇಶಸ್ಥಾಃ ಸಪ್ತ ಸಮಿತಿಃ ಪ್ರತಿ  
ಪತ್ರಂ ಲಿಖತಿ | ಯೋ ವರ್ತಮಾನೋ ಭೂತೋ ಭವಿಷ್ಯಂಶ್ಚ ಯೇ ಚ  
ಸಪ್ತಾತ್ಮಾನಸ್ತಸ್ಯ ಸಿಂಹಾಸನಸ್ಯ ಸಮ್ನುಖೇ ತಿಷ್ಠಂತಿ 5 ಯಶ್ಚ  
ಯೀಶುಖೀಷ್ಟೋ ವಿಶ್ವಸ್ತಃ ಸಾಕ್ಷೀ ಮೃತಾನಾಂ ಮಧ್ಯೇ ಪ್ರಥಮಜಾತೋ  
ಭೂಮಣ್ಡಲಸ್ಥರಾಜಾನಾಮ್ ಅಧಿಪತಿಶ್ಚ ಭವತಿ, ಏತೇಭ್ಯೋ ಽನುಗ್ರಹಃ  
ಶಾಂತಿಶ್ಚ ಯುಷ್ಮಾಸು ವರ್ತತಾಂ | 6 ಯೋ ಽಸ್ಮಾಸು ಪ್ರೀತವಾನ್  
ಸ್ವರುಧಿರೇಣಾಸ್ಮಾನ್ ಸ್ವಪಾಪೇಭ್ಯಃ ಪ್ರಕ್ಷಾಲಿತವಾನ್ ತಸ್ಯ ಪಿತುರೀಶ್ವರಸ್ಯ  
ಯಾಜಕಾನ್ ಕೃತ್ವಾಸ್ಮಾನ್ ರಾಜವರ್ಗೇ ನಿಯುಕ್ತವಾಂಶ್ಚ ತಸ್ಮಿನ್  
ಮಹಿಮಾ ಪರಾಕ್ರಮಶ್ಚಾನಂತಕಾಲಂ ಯಾವದ್ ವರ್ತತಾಂ |  
ಆಮೇನ್ | (aiOn g165) 7 ಪಶ್ಯತ ಸ ಮೇಘೈರಾಗಚ್ಛತಿ ತೇನೈಕೈಕಸ್ಯ  
ಚಕ್ಷುಸ್ತಂ ದ್ರಕ್ಷ್ಯತಿ ಯೇ ಚ ತಂ ವಿದ್ಧವಂತಸ್ತೇ ಽಪಿ ತಂ ವಿಲೋಕಿಷ್ಯಂತೇ  
ತಸ್ಯ ಕೃತೇ ಪೃಥಿವೀಸ್ಥಾಃ ಸರ್ವೇ ವಂಶಾ ವಿಲಪಿಷ್ಯಂತಿ | ಸತ್ಯಮ್  
ಆಮೇನ್ | 8 ವರ್ತಮಾನೋ ಭೂತೋ ಭವಿಷ್ಯಂಶ್ಚ ಯಃ  
ಸರ್ವಶಕ್ತಿಮಾನ್ ಪ್ರಭುಃ ಪರಮೇಶ್ವರಃ ಸ ಗದತಿ, ಅಹಮೇವ ಕಃ  
ಕ್ಷಶ್ಚಾರ್ಥತ ಆದಿರಂತಶ್ಚ | 9 ಯುಷ್ಮಾಕಂ ಭ್ರಾತಾ ಯೀಶುಖೀಷ್ಟಸ್ಯ  
ಕ್ಲೇಶರಾಜ್ಯತಿತಿಕ್ಷಾಣಾಂ ಸಹಭಾಗೀ ಚಾಹಂ ಯೋಹನ್ ಈಶ್ವರಸ್ಯ  
ವಾಕ್ಯಹೇತೋ ಯೀಶುಖೀಷ್ಟಸ್ಯ ಸಾಕ್ಷ್ಯಹೇತೋಶ್ಚ ಪಾತ್ಮನಾಮಕ  
ಉಪದ್ವೀಪ ಆಸಂ | 10 ತತ್ರ ಪ್ರಭೋ ದಿನೇ ಆತ್ಮನಾವಿಷ್ಟೋ ಽಹಂ  
ಸ್ವಪಶ್ಚಾತ್ ತೂರೀಧ್ವನಿವತ್ ಮಹಾರವಮ್ ಅಶ್ರೌಷಂ, 11  
ತೇನೋಕ್ತಮ್, ಅಹಂ ಕಃ ಕ್ಷಶ್ಚಾರ್ಥತ ಆದಿರಂತಶ್ಚ | ತ್ವಂ ಯದ್ ದ್ರಕ್ಷ್ಯಸಿ  
ತದ್ ಗ್ರಂಥೇ ಲಿಖಿತಾಶಿಯಾದೇಶಸ್ಥಾನಾಂ ಸಪ್ತ ಸಮಿತೀನಾಂ



ಸಮೀಪಮ್ ಇಫಿಷಂ ಸ್ಕೂರ್ಣಾಂ ಧುಯಾತೀರಾಂ ಸಾರ್ಧಿಂ  
ಫಿಲಾದಿಲ್ಫಿಯಾಂ ಲಾಯದೀಕೇಯಾಞ್ ಪೇಷಯ | 12 ತತೋ  
ಮಯಾ ಸಮ್ಭಾಷಮಾಣಸ್ಯ ಕಸ್ಯ ರವಃ ಶ್ರೂಯತೇ ತದ್ವರ್ತನಾರ್ಥಂ  
ಮುಖಂ ಪರಾವರ್ತಿತಂ ತತ್ ಪರಾವರ್ತ್ಯ ಸ್ವರ್ಣಮಯಾಃ ಸಪ್ತ  
ದೀಪವೃಕ್ಷಾ ದೃಷ್ಟಾಃ | 13 ತೇಷಾಂ ಸಪ್ತ ದೀಪವೃಕ್ಷಾಣಾಂ ಮಧ್ಯೇ  
ದೀರ್ಘಪರಿಚ್ಛದಪರಿಹಿತಃ ಸುವರ್ಣಶೃಜ್ಜಲೇನ ವೇಷ್ಟಿತವಕ್ಷಶ್ಚ  
ಮನುಷ್ಯಪುತ್ರಾಕೃತಿರೇಕೋ ಜನಸ್ತಿಷ್ಠತಿ, 14 ತಸ್ಯ ಶಿರಃ ಕೇಶಶ್ಚ  
ಶ್ವೇತಮೇಷಲೋಮಾನೀವ ಹಿಮವತ್ ಶ್ರೇತೌ ಲೋಚನೇ  
ವಹ್ನಿಶಿಖಾಸಮೇ 15 ಚರಣೌ ವಹ್ನಿಕುಣ್ಡೇತಾಪಿತಸುಪಿತೃಲಸದೃಶೌ  
ರವಶ್ಚ ಬಹುತೋಯಾನಾಂ ರವತುಲ್ಯಃ | 16 ತಸ್ಯ ದಕ್ಷಿಣಹಸ್ತೇ ಸಪ್ತ  
ತಾರಾ ವಿದ್ಯಂತೇ ವಕ್ತ್ರಾಚ್ಚ ತೀಕ್ಷ್ಣೋ ದ್ವಿಧಾರಃ ಖಜ್ಜೋ ನಿರ್ಗಚ್ಛತಿ  
ಮುಖಮಣ್ಡಲಞ್ಚ ಸ್ವತೇಜಸಾ ದೇದೀಪ್ಯಮಾನಸ್ಯ ಸೂರ್ಯಸ್ಯ ಸದೃಶಂ |  
17 ತಂ ದೃಷ್ಟ್ವಾಹಂ ಮೃತಕಲ್ಪಸ್ವಚ್ಛರಣೇ ಪತಿತಸ್ತತಃ ಸ್ವದಕ್ಷಿಣಕರಂ  
ಮಯಿ ನಿಧಾಯ ತೇನೋಕ್ತಮ್ ಮಾ ಭೈಷೀಃ; ಅಹಮ್ ಆದಿರನ್ತಶ್ಚ |  
18 ಅಹಮ್ ಅಮರಸ್ತಥಾಪಿ ಮೃತವಾನ್ ಕಿನ್ತು ಪಶ್ಯಾಹಮ್  
ಅನಂತಕಾಲಂ ಯಾವತ್ ಜೀವಾಮಿ | ಆಮೇನ್ | ಮೃತ್ಯೋಃ  
ಪರಲೋಕಸ್ಯ ಚ ಕುಳ್ಳಿಕಾ ಮಮ ಹಸ್ತಗತಾಃ | (aiṛōn g165, Hadēs g86)

19 ಅತೋ ಯದ್ ಭವತಿ ಯಚ್ಛೇತಃ ಪರಂ ಭವಿಷ್ಯತಿ ತ್ವಯಾ ದೃಷ್ಟಂ  
ತತ್ ಸರ್ವಂ ಲಿಖ್ಯತಾಂ | 20 ಮಮ ದಕ್ಷಿಣಹಸ್ತೇ ಸ್ಥಿತಾ ಯಾಃ ಸಪ್ತ  
ತಾರಾ ಯೇ ಚ ಸ್ವರ್ಣಮಯಾಃ ಸಪ್ತ ದೀಪವೃಕ್ಷಾಸ್ವಯಾ  
ದೃಷ್ಟಾಸ್ತತ್ರಾರ್ಥಯ್ಯಮಿದಂ ತಾಃ ಸಪ್ತ ತಾರಾಃ ಸಪ್ತ ಸಮಿತೀನಾಂ  
ದೂತಾಃ ಸುವರ್ಣಮಯಾಃ ಸಪ್ತ ದೀಪವೃಕ್ಷಾಶ್ಚ ಸಪ್ತ ಸಮಿತಯಃ ಸನ್ತಿ |

**2** ಇಫಿಷಸ್ಯಸಮಿತೇ ದೂರ್ತಂ ಪ್ರತಿ ತ್ವಮ್ ಇದಂ ಲಿಖ;  
ಯೋ ದಕ್ಷಿಣಕರೇಣ ಸಪ್ತ ತಾರಾ ಧಾರಯತಿ ಸಪ್ತಾನಾಂ  
ಸುವರ್ಣದೀಪವೃಕ್ಷಾಣಾಂ ಮಧ್ಯೇ ಗಮನಾಗಮನೇ ಕರೋತಿ ಚ  
ತೇನೇದಮ್ ಉಚ್ಯತೇ | 2 ತವ ಕ್ರಿಯಾಃ ಶ್ರಮಃ ಸಹಿಷ್ಣುತಾ ಚ ಮಮ  
ಗೋಚರಾಃ, ತ್ವಂ ದುಷ್ಟಾನ್ ಸೋಢುಂ ನ ಶಕ್ನೋಷಿ ಯೇ ಚ ಪ್ರೇರಿತಾ  
ನ ಸನ್ತಃ ಸ್ವಾನ್ ಪ್ರೇರಿತಾನ್ ವದನ್ತಿ ತ್ವಂ ತಾನ್ ಪರೀಕ್ಷ್ಯ  
ಮೃಷಾಭಾಷಿಣೋ ವಿಜ್ಞಾತವಾನ್, 3 ಅಪರಂ ತ್ವಂ ತಿತಿಕ್ಷಾಂ

ವಿದಧಾಸಿ ಮಮ ನಾಮಾರ್ಥಂ ಬಹು ಸೋಢವಾನಸಿ ತಥಾಪಿ ನ  
 ಪರ್ಯುಕ್ಲಾಮ್ಯಸ್ತದಪಿ ಜಾನಾಮಿ | 4 ಕಿಂಚ ತವ ವಿರುದ್ಧಂ ಮಯೈತತ್  
 ವಕ್ತವ್ಯಂ ಯತ್ ತವ ಪ್ರಥಮಂ ಪ್ರೇಮ ತ್ವಯಾ ವ್ಯಹೀಯತ | 5  
 ಅತಃ ಕುತಃ ಪತಿತೋ ಽಸಿ ತತ್ ಸ್ಮೃತ್ವಾ ಮನಃ ಪರಾವರ್ತ್ಯ  
 ಪೂರ್ವೀಯಕ್ರಿಯಾಃ ಕುರು ನ ಚೇತ್ ತ್ವಯಾ ಮನಸಿ ನ ಪರಿವರ್ತಿತೇ  
 ಽಹಂ ತೂರ್ಣಮ್ ಆಗತ್ಯ ತವ ದೀಪವೃಕ್ಷಂ ಸ್ವಸ್ಥಾನಾದ್  
 ಅಪಸಾರಯಿಷ್ಯಾಮಿ | 6 ತಥಾಪಿ ತವೇಷ ಗುಣೋ ವಿದ್ಯತೇ ಯತ್  
 ನೀಕಲಾಯತೀಯಲೋಕಾನಾಂ ಯಾಃ ಕ್ರಿಯಾ ಅಹಮ್ ಋತೀಯೇ  
 ತಾಸ್ವಮಪಿ ಋತೀಯಮೇ | 7 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತಿಃ  
 ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | ಯೋ ಜನೋ  
 ಜಯತಿ ತಸ್ಮಾ ಅಹಮ್ ಈಶ್ವರಸ್ಯಾರಾಮಸ್ಥಜೀವನತರೋಃ  
 ಫಲಂ ಭೋಕ್ತುಂ ದಾಸ್ಯಾಮಿ | 8 ಅಪರಂ ಸ್ಮರ್ತಾಸ್ಥಸಮಿತೇ  
 ದೂತಂ ಪ್ರತೀದಂ ಲಿಖ; ಯ ಆದಿರನ್ನಶ್ಚ ಯೋ ಮೃತವಾನ್  
 ಪುನರ್ಜೀವಿತವಾಂಶ್ಚ ತೇನೇದಮ್ ಉಚ್ಯತೇ, 9 ತವ ಕ್ರಿಯಾಃ ಕ್ಲೇಶೋ  
 ದೈನ್ಯಞ್ಚ ಮಮ ಗೋಚರಾಃ ಕಿನ್ನು ತ್ವಂ ಧನವಾನಸಿ ಯೇ ಚ  
 ಯಿಹೂದೀಯಾ ನ ಸನ್ತಃ ಶಯತಾನಸ್ಯ ಸಮಾಜಾಃ ಸನ್ತಿ ತಥಾಪಿ ಸ್ವಾನ್  
 ಯಿಹೂದೀಯಾನ್ ವದನ್ತಿ ತೇಷಾಂ ನಿನ್ದಾಮಪ್ಯಹಂ ಜಾನಾಮಿ | 10  
 ತ್ವಯಾ ಯೋ ಯಃ ಕ್ಲೇಶಃ ಸೋಢವ್ಯಸ್ತಸ್ಮಾತ್ ಮಾ ಭೈಷೀಃ ಪಶ್ಯ  
 ಶಯತಾನೋ ಯುಷ್ಮಾಕಂ ಪರೀಕ್ಷಾರ್ಥಂ ಕಾಂಕ್ಷಿತ್ ಕಾರಾಯಾಂ  
 ನಿಕ್ಷೇಪ್ಸ್ಯತಿ ದಶ ದಿನಾನಿ ಯಾವತ್ ಕ್ಲೇಶೋ ಯುಷ್ಮಾಸು ವರ್ತಿಷ್ಯತೇ  
 ಚ | ತ್ವಂ ಮೃತ್ಯುಪರ್ಯಂತಂ ವಿಶ್ವಾಸ್ಯೋ ಭವ ತೇನಾಹಂ  
 ಜೀವನಕಿರೀಟಂ ತುಭ್ಯಂ ದಾಸ್ಯಾಮಿ | 11 ಯಸ್ಯ ಶ್ರೋತ್ರಂ ವಿದ್ಯತೇ ಸ  
 ಸಮಿತಿಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | ಯೋ  
 ಜಯತಿ ಸ ದ್ವಿತೀಯಮೃತ್ಯುನಾ ನ ಹಿಂಸಿಷ್ಯತೇ | 12 ಅಪರಂ  
 ಪರ್ಗಾಮಸ್ಥಸಮಿತೇ ದೂತಂ ಪ್ರತೀದಂ ಲಿಖ, ಯಸ್ತೀಕ್ಷುಂ ದ್ವಿಧಾರಂ  
 ಖಜ್ಗಂ ಧಾರಯತಿ ಸ ಏವ ಭಾಷತೇ | 13 ತವ ಕ್ರಿಯಾ ಮಮ  
 ಗೋಚರಾಃ, ಯತ್ರ ಶಯತಾನಸ್ಯ ಸಿಂಹಾಸನಂ ತತ್ರೈವ ತ್ವಂ  
 ವಸಸಿ ತದಪಿ ಜಾನಾಮಿ | ತ್ವಂ ಮಮ ನಾಮ ಧಾರಯಸಿ  
 ಮದ್ಭಕ್ತೇರಸ್ವೀಕಾರಸ್ವಯಾ ನ ಕೃತೋ ಮಮ ವಿಶ್ವಾಸ್ಯಸಾಕ್ಷಿಣ ಆನ್ವಿಪಾಃ

ಸಮಯೇ ಽಪಿ ನ ಕೃತಃ | ಸ ತು ಯುಷ್ಮನ್ನದ್ಯೇ ಽಘಾನಿ ಯತಃ  
 ಶಯತಾನಸ್ತತ್ತ್ರಿವ ನಿವಸತಿ | 14 ತಥಾಪಿ ತವ ವಿರುದ್ಧಂ ಮಮ ಕಿಞ್ಚಿದ್  
 ವಕ್ತವ್ಯಂ ಯತೋ ದೇವಪ್ರಸಾದಾದನಾಯ ಪರದಾರಗಮನಾಯ  
 ಚೇಸ್ರಾಯೇಲಃ ಸನ್ತಾನಾನಾಂ ಸಮ್ನುಖ ಉನ್ಮಾಥಂ ಸ್ಥಾಪಯಿತುಂ  
 ಬಾಲಾಕ್ ಯೇನಾಶಿಕ್ಷತ ತಸ್ಯ ಬಿಲಿಯಮಃ ಶಿಕ್ಷಾವಲಮ್ಬಿನಸ್ತವ  
 ಕೇಚಿತ್ ಜನಾಸ್ತತ್ರ ಸನ್ತಿ | 15 ತಥಾ ನೀಕಲಾಯತೀಯಾನಾಂ  
 ಶಿಕ್ಷಾವಲಮ್ಬಿನಸ್ತವ ಕೇಚಿತ್ ಜನಾ ಅಪಿ ಸನ್ತಿ ತದೇವಾಹಮ್  
 ಋತೀಯೇ | 16 ಅತೋ ಹೇತೋಸ್ತ್ವಂ ಮನಃ ಪರಿವರ್ತಯ ನ  
 ಚೇದಹಂ ತ್ವರಯಾ ತವ ಸಮೀಪಮುಪಸ್ಥಾಯ ಮದ್ವಕ್ತಸ್ಥಖಜ್ಜೇನ ತೈಃ  
 ಸಹ ಯೋತ್ಸ್ಯಾಮಿ | 17 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತೀಃ  
 ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | ಯೋ ಜನೋ  
 ಜಯತಿ ತಸ್ಮಾ ಅಹಂ ಗುಪ್ತಮಾನ್ಮಾಂ ಭೋಕ್ತುಂ ದಾಸ್ಯಾಮಿ  
 ಶುಭ್ರಪ್ರಸ್ತರಮಪಿ ತಸ್ಮೈ ದಾಸ್ಯಾಮಿ ತತ್ರ ಪ್ರಸ್ತರೇ ನೂತನಂ ನಾಮ  
 ಲಿಖಿತಂ ತಚ್ಚ ಗ್ರಹೀತಾರಂ ವಿನಾ ನಾನೈನ ಕೇನಾಪ್ಯವಗಮ್ಯತೇ |  
 18 ಅಪರಂ ಧುಯಾತೀರಾಸ್ಥಸಮಿತೇ ದೂತಂ ಪ್ರತೀದಂ  
 ಲಿಖ | ಯಸ್ಯ ಲೋಚನೇ ವಹ್ನಿಶಿಖಾಸದೃಶೇ ಚರಣೌ ಚ  
 ಸುಪಿತ್ತಲಸಜ್ಯಾಶೌ ಸ ಈಶ್ವರಪುತ್ರೋ ಭಾಷತೇ, 19 ತವ ಕ್ರಿಯಾಃ  
 ಪ್ರೇಮ ವಿಶ್ವಾಸಃ ಪರಿಚರ್ಯಾ ಸಹಿಷ್ಣುತಾ ಚ ಮಮ ಗೋಚರಾಃ, ತವ  
 ಪ್ರಥಮಕ್ರಿಯಾಭ್ಯಃ ಶೇಷಕ್ರಿಯಾಃ ಶ್ರೇಷ್ಠಾಸ್ತದಪಿ ಜಾನಾಮಿ | 20 ತಥಾಪಿ  
 ತವ ವಿರುದ್ಧಂ ಮಯಾ ಕಿಞ್ಚಿದ್ ವಕ್ತವ್ಯಂ ಯತೋ ಯಾ  
 ಈಷೇಬಲ್ನಾಮಿಕಾ ಯೋಷಿತ್ ಸ್ವಾಂ ಭವಿಷ್ಯದ್ವಾದಿನೀಂ ಮನ್ಯತೇ  
 ವೇಶ್ಯಾಗಮನಾಯ ದೇವಪ್ರಸಾದಾಶನಾಯ ಚ ಮಮ ದಾಸಾನ್  
 ಶಿಕ್ಷಯತಿ ಭ್ರಾಮಯತಿ ಚ ಸಾ ತ್ವಯಾ ನ ನಿವಾರ್ಯತೇ | 21 ಅಹಂ  
 ಮನಃಪರಿವರ್ತನಾಯ ತಸ್ಮೈ ಸಮಯಂ ದತ್ತವಾನ್ ಕಿನ್ತು ಸಾ  
 ಸ್ವೀಯವೇಶ್ಯಾಕ್ರಿಯಾತೋ ಮನಃಪರಿವರ್ತಯಿತುಂ ನಾಭಿಲಷತಿ | 22  
 ಪಶ್ಯಾಹಂ ತಾಂ ಶಯ್ಯಾಯಾಂ ನಿಕ್ಷೇಪ್ಸ್ಯಾಮಿ, ಯೇ ತಯಾ ಸಾರ್ಧಂ  
 ವ್ಯಭಿಚಾರಂ ಕುರ್ವನ್ತಿ ತೇ ಯದಿ ಸ್ವಕ್ರಿಯಾಭ್ಯೋ ಮನಾಂಸಿ ನ  
 ಪರಾವರ್ತಯನ್ತಿ ತರ್ಹಿ ತಾನಪಿ ಮಹಾಕ್ಲೇಶೇ ನಿಕ್ಷೇಪ್ಸ್ಯಾಮಿ 23 ತಸ್ಯಾಃ  
 ಸನ್ತಾನಾಂಶ್ಚ ಮೃತ್ಯುನಾ ಹನಿಷ್ಯಾಮಿ | ತೇನಾಹಮ್ ಅನ್ತಃಕರಣಾನಾಂ

ಮನಸಾಇಚ್ಛಾನುಸನ್ನಾನಕಾರೀ ಯುಷ್ಮಾಕಮೇಕೈಕಸ್ಮೈ ಚ ಸ್ವಕ್ರಿಯಾಣಾಂ  
ಫಲಂ ಮಯಾ ದಾತವ್ಯಮಿತಿ ಸರ್ವಾರ್ಥಃ ಸಮಿತಯೋ ಜ್ಞಾಸ್ಯನ್ತಿ | 24  
ಅಪರಮ್ ಅವಶಿಷ್ಟಾನ್ ಧುಯಾತೀರಸ್ಥಲೋಕಾನ್ ಅರ್ಥತೋ  
ಯಾವನ್ತಸ್ತಾಂ ಶಿಕ್ಷಾಂ ನ ಧಾರಯಂತಿ ಯೇ ಚ ಕೈಶ್ಚಿತ್ ಶಯತಾನಸ್ಯ  
ಗಮ್ಭೀರಾರ್ಥಾ ಉಚ್ಯಂತೇ ತಾನ್ ಯೇ ನಾವಗತವನ್ತಸ್ತಾನಹಂ ವದಾಮಿ  
ಯುಷ್ಮಾಸು ಕಮಪ್ಯಪರಂ ಭಾರಂ ನಾರೋಪಯಿಷ್ಯಾಮಿ; 25 ಕಿನ್ನು  
ಯದ್ ಯುಷ್ಮಾಕಂ ವಿದ್ಯತೇ ತತ್ ಮಮಾಗಮನಂ ಯಾವದ್  
ಧಾರಯತ | 26 ಯೋ ಜನೋ ಜಯತಿ ಶೇಷಪರ್ಯಂತಂ ಮಮ  
ಕ್ರಿಯಾಃ ಪಾಲಯತಿ ಚ ತಸ್ಮಾ ಅಹಮ್ ಅನ್ಯಜಾತೀಯಾನಾಮ್  
ಆಧಿಪತ್ಯಂ ದಾಸ್ಯಾಮಿ; 27 ಪಿತೃತೋ ಮಯಾ ಯದ್ವತ್ ಕರ್ತೃತ್ವಂ  
ಲಬ್ಧಂ ತದ್ವತ್ ಸೋ ಽಪಿ ಲೌಹದಣ್ಣೇನ ತಾನ್ ಚಾರಯಿಷ್ಯತಿ ತೇನ  
ಮೃದ್ಭಾಜನಾನೀವ ತೇ ಚೂರ್ಣಾ ಭವಿಷ್ಯನ್ತಿ | 28 ಅಪರಮ್ ಅಹಂ  
ತಸ್ಮೈ ಪ್ರಭಾತೀಯತಾರಾಮ್ ಅಪಿ ದಾಸ್ಯಾಮಿ | 29 ಯಸ್ಯ ಶ್ರೋತ್ರಂ  
ವಿದ್ಯತೇ ಸ ಸಮಿತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು |

**3** ಅಪರಂ ಸಾರ್ಧಿಸ್ಥಸಮಿತೇ ದೂತಂ ಪ್ರತೀದಂ ಲಿಖ, ಯೋ ಜನ  
ಈಶ್ವರಸ್ಯ ಸಪ್ತಾತ್ಮನಃ ಸಪ್ತ ತಾರಾಶ್ಚ ಧಾರಯತಿ ಸ ಏವ ಭಾಷತೇ,  
ತವ ಕ್ರಿಯಾ ಮಮ ಗೋಚರಾಃ, ತ್ವಂ ಜೀವದಾಖ್ಯೋ ಽಸಿ ತಥಾಪಿ  
ಮೃತೋ ಽಸಿ ತದಪಿ ಜಾನಾಮಿ | 2 ಪ್ರಬುದ್ಧೋ ಭವ, ಅವಶಿಷ್ಟಂ  
ಯದ್ಯತ್ ಮೃತಕಲ್ಪಂ ತದಪಿ ಸಬಲೀಕುರು ಯತ ಈಶ್ವರಸ್ಯ ಸಾಕ್ಷಾತ್  
ತವ ಕರ್ಮಾಣಿ ನ ಸಿದ್ಧಾನೀತಿ ಪ್ರಮಾಣಂ ಮಯಾ ಪ್ರಾಪ್ತಂ | 3  
ಅತಃ ಕೀದೃಶೀಂ ಶಿಕ್ಷಾಂ ಲಬ್ಧವಾನ್ ಶ್ರುತವಾಶ್ಚಾಸಿ ತತ್ ಸ್ಮರನ್  
ತಾಂ ಪಾಲಯ ಸ್ವಮನಃ ಪರಿವರ್ತಯ ಚ | ಚೇತ್ ಪ್ರಬುದ್ಧೋ  
ನ ಭವೇಸ್ತರ್ಹಂ ಸ್ತೇನ ಇವ ತವ ಸಮೀಪಮ್ ಉಪಸ್ಥಾಸ್ಯಾಮಿ  
ಕಿಂಚಿತ್ ಕಸ್ಮಿನ್ ದಣ್ಣೇ ಉಪಸ್ಥಾಸ್ಯಾಮಿ ತನ್ನ ಜ್ಞಾಸ್ಯಸಿ | 4 ತಥಾಪಿ  
ಯೈಃ ಸ್ವವಾಸಾಂಸಿ ನ ಕಲಜ್ಜಿತಾನಿ ತಾದೃಶಾಃ ಕತಿಪಯಲೋಕಾಃ  
ಸಾರ್ಧಿನಗರೇ ಽಪಿ ತವ ವಿದ್ಯಂತೇ ತೇ ಶುಭ್ರಪರಿಚ್ಛದ್ಯೈ ಮುಮು  
ಸಜ್ಞೇ ಗಮನಾಗಮನೇ ಕರಿಷ್ಯನ್ತಿ ಯತಸ್ತೇ ಯೋಗ್ಯಾಃ | 5 ಯೋ  
ಜನೋ ಜಯತಿ ಸ ಶುಭ್ರಪರಿಚ್ಛದಂ ಪರಿಧಾಪಯಿಷ್ಯಂತೇ, ಅಹಂ  
ಜೀವನಗ್ರನ್ಥಾತ್ ತಸ್ಯ ನಾಮ ನಾನ್ತರ್ಧಾಪಯಿಷ್ಯಾಮಿ ಕಿನ್ನು ಮತ್ತಿತುಃ

ಸಾಕ್ಷಾತ್ ತಸ್ಯ ದೂತಾನಾಂ ಸಾಕ್ಷಾಚ್ಚ ತಸ್ಯ ನಾಮ ಸ್ವೀಕರಿಷ್ಯಾಮಿ | 6  
 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮೀತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ  
 ಕಥಾಂ ಶೃಣೋತು | 7 ಅಪರಣ್ಣ ಫಿಲಾದಿಲ್ಪಿಯಾಸ್ಥಸಮಿತೇ ದೂತಂ  
 ಪ್ರತೀದಂ ಲಿಖ, ಯಃ ಪವಿತ್ರಃ ಸತ್ಯಮಯಶ್ಚಾಸ್ತಿ ದಾಯೂದಃ ಕುಚ್ಛಿಕಾಂ  
 ಧಾರಯತಿ ಚ ಯೇನ ಮೋಚಿತೇ ಽಪರಃ ಕೋಽಪಿ ನ ರುಣಧ್ವಿ ರುದ್ಧೇ  
 ಚಾಪರಃ ಕೋಽಪಿ ನ ಮೋಚಯತಿ ಸ ಏವ ಭಾಷತೇ | 8 ತವ  
 ಕ್ರಿಯಾ ಮಮ ಗೋಚರಾಃ ಪಶ್ಯ ತವ ಸಮೀಪೇ ಽಹಂ ಮುಕ್ತಂ ದ್ವಾರಂ  
 ಸ್ಥಾಪಿತವಾನ್ ತತ್ ಕೇನಾಪಿ ರೋದ್ಧಂ ನ ಶಕ್ಯತೇ ಯತಸ್ತವಾಲ್ಪಂ  
 ಬಲಮಾಸ್ತೇ ತಥಾಪಿ ತ್ವಂ ಮಮ ವಾಕ್ಯಂ ಪಾಲಿತವಾನ್ ಮಮ ನಾಮ್ನೋ  
 ಽಸ್ವೀಕಾರಂ ನ ಕೃತವಾಂಶ್ಚ | 9 ಪಶ್ಯ ಯಿಹೂದೀಯಾ ನ ಸನ್ನೋ  
 ಯೇ ಮೃಷಾವಾದಿನಃ ಸ್ವಾನ್ ಯಿಹೂದೀಯಾನ್ ವದನ್ತಿ ತೇಷಾಂ  
 ಶಯತಾನಸಮಾಜೀಯಾನಾಂ ಕಾಂಶ್ಚಿದ್ ಅಹಮ್ ಆನೇಷ್ಯಾಮಿ ಪಶ್ಯ  
 ತೇ ಮದಾಜ್ಞಾತ ಆಗತ್ಯ ತವ ಚರಣಯೋಃ ಪ್ರಣಂಸ್ಯನ್ತಿ ತ್ವಣ್ಣ ಮಮ  
 ಪ್ರಿಯೋ ಽನೀತಿ ಜ್ಞಾಸ್ಯನ್ತಿ | 10 ತ್ವಂ ಮಮ ಸಹಿಷ್ಣುತಾಸೂಚಕಂ  
 ವಾಕ್ಯಂ ರಕ್ಷಿತವಾನಸಿ ತತ್ಕಾರಣಾತ್ ಪೃಥಿವೀನಿವಾಸಿನಾಂ ಪರೀಕ್ಷಾರ್ಥಂ  
 ಕೃತ್ಸ್ಯಂ ಜಗದ್ ಯೇನಾಗಾಮಿಪರೀಕ್ಷಾದಿನೇನಾಕ್ರಮಿಷ್ಯತೇ ತಸ್ಮಾದ್  
 ಅಹಮಪಿ ತ್ವಾಂ ರಕ್ಷಿಷ್ಯಾಮಿ | 11 ಪಶ್ಯ ಮಯಾ ಶೀಘ್ರಮ್ ಆಗನ್ತವ್ಯಂ  
 ತವ ಯದಸ್ತಿ ತತ್ ಧಾರಯ ಕೋ ಽಪಿ ತವ ಕಿರೀಟಂ ನಾಪಹರತು |  
 12 ಯೋ ಜನೋ ಜಯತಿ ತಮಹಂ ಮದೀಯೇಶ್ವರಸ್ಯ ಮನ್ದಿರೇ  
 ಸ್ತಮ್ಭಂ ಕೃತ್ವಾ ಸ್ಥಾಪಯಿಸ್ಯಾಮಿ ಸ ಪುನ ನರ್ ನಿರ್ಗಮಿಷ್ಯತಿ | ಅಪರಣ್ಣ  
 ತಸ್ಮಿನ್ ಮದೀಯೇಶ್ವರಸ್ಯ ನಾಮ ಮದೀಯೇಶ್ವರಸ್ಯ ಪುರ್ಯ್ಯಾ ಅಪಿ  
 ನಾಮ ಅರ್ಥತೋ ಯಾ ನವೀನಾ ಯಿರೂಶಾನಮ್ ಪುರೀ ಸ್ವರ್ಗಾತ್  
 ಮದೀಯೇಶ್ವರಸ್ಯ ಸಮೀಪಾದ್ ಅವರೋಕ್ಷ್ಯತಿ ತಸ್ಯಾ ನಾಮ ಮಮಾಪಿ  
 ನೂತನಂ ನಾಮ ಲೇಖಿಷ್ಯಾಮಿ | 13 ಯಸ್ಯ ಶ್ರೋತ್ರಂ ವಿದ್ಯತೇ ಸ  
 ಸಮೀತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | 14  
 ಅಪರಣ್ಣ ಲಾಯದಿಕೇಯಾಸ್ಥಸಮಿತೇ ದೂತಂ ಪ್ರತೀದಂ ಲಿಖ,  
 ಯ ಆಮೇನ್ ಅರ್ಥತೋ ವಿಶ್ವಾಸ್ಯಃ ಸತ್ಯಮಯಶ್ಚ ಸಾಕ್ಷೀ, ಈಶ್ವರಸ್ಯ  
 ಸೃಷ್ಟೇರಾದಿಶ್ಚಾಸ್ತಿ ಸ ಏವ ಭಾಷತೇ | 15 ತವ ಕ್ರಿಯಾ ಮಮ ಗೋಚರಾಃ  
 ತ್ವಂ ಶೀತೋ ನಾಸಿ ತಪ್ನೋ ಽಪಿ ನಾಸೀತಿ ಜಾನಾಮಿ | 16 ತವ ಶೀತತ್ವಂ

ತಪ್ಪತ್ತಂ ವಾ ವರಂ ಭವೇತ್, ಶೀತೋ ನ ಭೂತ್ವಾ ತಪ್ತೋ ಽಪಿ ನ  
ಭೂತ್ವಾ ತ್ವಮೇವಮ್ಭೂತಃ ಕದೂಷ್ಣೋ ಽಸಿ ತತ್ಕಾರಣಾದ್ ಅಹಂ  
ಸ್ವಮುಖಾತ್ ತ್ವಾಮ್ ಉದ್ವಮಿಷ್ಯಾಮಿ | 17 ಅಹಂ ಧನೀ ಸಮೃದ್ಧಶ್ಚಾಸ್ಮಿ  
ಮಮ ಕಸ್ಯಾಪ್ಯಭಾವೋ ನ ಭವತೀತಿ ತ್ವಂ ವದಸಿ ಕಿನ್ನು ತ್ವಮೇವ  
ದುಃಖಾತ್ಪೋ ದುರ್ಗತೋ ದರಿದ್ರೋ ಽನ್ಯೋ ನಗ್ನಶ್ಚಾಸಿ ತತ್ ತ್ವಯಾ  
ನಾವಗಮ್ಯತೇ | 18 ತ್ವಂ ಯದ್ ಧನೀ ಭವೇಸ್ತದರ್ಥಂ ಮತ್ತೋ ವಹ್ನಾ  
ತಾಪಿತಂ ಸುವರ್ಣಂ ಕ್ರೀಣೀಹಿ ನಗ್ನತ್ವಾತ್ ತವ ಲಜ್ಜಾ ಯನ್ನ ಪ್ರಕಾಶೇತ  
ತದರ್ಥಂ ಪರಿಧಾನಾಯ ಮತ್ತಃ ಶುಭ್ರವಾಸಾಂಸಿ ಕ್ರೀಣೀಹಿ ಯಚ್ಚ  
ತವ ದೃಷ್ಟಿಃ ಪ್ರಸನ್ನಾ ಭವೇತ್ ತದರ್ಥಂ ಚಕ್ಷುರ್ಲೇಪನಾಯಾಞ್ಜನಂ  
ಮತ್ತಃ ಕ್ರೀಣೀಹೀತಿ ಮಮ ಮನ್ತ್ರಣಾ | 19 ಯೇಷ್ವಹಂ ಪ್ರೀಯೇ ತಾನ್  
ಸರ್ವಾನ್ ಭರ್ತ್ಸಯಾಮಿ ಶಾಸ್ತಿ ಚ, ಅತಸ್ತ್ವಮ್ ಉದ್ಯಮಂ ವಿಧಾಯ  
ಮನಃ ಪರಿವರ್ತಯ | 20 ಪಶ್ಯಾಹಂ ದ್ವಾರಿ ತಿಷ್ಠನ್ ತದ್ ಆಹನ್ಮಿ ಯದಿ  
ಕಶ್ಚಿತ್ ಮಮ ರವಂ ಶ್ರುತ್ವಾ ದ್ವಾರಂ ಮೋಚಯತಿ ತರ್ಹ್ಯಹಂ ತಸ್ಯ  
ಸನ್ನಿಧಿಂ ಪ್ರವಿಶ್ಯ ತೇನ ಸಾರ್ಧಂ ಭೋಕ್ತೇ ಸೋ ಽಪಿ ಮಯಾ ಸಾರ್ಧಂ  
ಭೋಕ್ತೃತೇ | 21 ಅಪರಮಹಂ ಯಥಾ ಜಿತವಾನ್ ಮಮ ಪಿತ್ರಾ ಚ  
ಸಹ ತಸ್ಯ ಸಿಂಹಾಸನ ಉಪವಿಷ್ಯಶ್ಚಾಸ್ತಿ, ತಥಾ ಯೋ ಜನೋ ಜಯತಿ  
ತಮಹಂ ಮಯಾ ಸಾರ್ಧಂ ಮತ್ಸಿಂಹಾಸನ ಉಪವೇಶಯಿಷ್ಯಾಮಿ |  
22 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತಿಃ ಪ್ರತ್ಯುಚ್ಯಮಾನಮ್ ಆತ್ಮನಃ  
ಕಥಾಂ ಶ್ರೋತು |

**4**ತತಃ ಪರಂ ಮಯಾ ದೃಷ್ಟಿಪಾತಂ ಕೃತ್ವಾ ಸ್ವರ್ಗೇ ಮುಕ್ತಂ  
ದ್ವಾರಮ್ ಏಕಂ ದೃಷ್ಟಂ ಮಯಾ ಸಹಭಾಷಮಾಣಸ್ಯ ಚ ಯಸ್ಯ  
ತೂರೀವಾದ್ಯತುಲ್ಯೋ ರವಃ ಪೂರ್ವಂ ಶ್ರುತಃ ಸ ಮಾಮ್ ಅವೋಚತ್  
ಸ್ಥಾನಮೇತದ್ ಆರೋಹಯ, ಇತಃ ಪರಂ ಯೇನ ಯೇನ ಭವಿತವ್ಯಂ  
ತದಹಂ ತ್ವಾಂ ದರ್ಶಯಿಷ್ಯೇ | 2 ತೇನಾಹಂ ತತ್ಕ್ಷಣಾದ್ ಆತ್ಮಾವಿಷ್ಟೋ  
ಭೂತ್ವಾ ಽಪಶ್ಯಂ ಸ್ವರ್ಗೇ ಸಿಂಹಾಸನಮೇಕಂ ಸ್ಥಾಪಿತಂ ತತ್ರ ಸಿಂಹಾಸನೇ  
ಏಕೋ ಜನ ಉಪವಿಷ್ಟೋ ಽಸ್ಮಿ | 3 ಸಿಂಹಾಸನೇ ಉಪವಿಷ್ಟಸ್ಯ ತಸ್ಯ ಜನಸ್ಯ  
ರೂಪಂ ಸೂರ್ಯಕಾನ್ತಮಣೀಃ ಪ್ರವಾಲಸ್ಯ ಚ ತುಲ್ಯಂ ತತ್ ಸಿಂಹಾಸನಂ  
ಮರಕತಮಣಿವದ್ರೂಪವಿಶಿಷ್ಟೇನ ಮೇಘಧನುಷಾ ವೇಷ್ಟಿತಂ | 4 ತಸ್ಯ  
ಸಿಂಹಾಸನೇ ಚತುರ್ಧಿಕ್ಷು ಚತುರ್ವಿಂಶತಿಸಿಂಹಾಸನಾನಿ ತಿಷ್ಠಂತಿ ತೇಷು

ಸಿಂಹಾಸನೇಷು ಚತುರ್ವಿಂಶತಿ ಪ್ರಾಚೀನಲೋಕಾ ಉಪವಿಷ್ಣಾಸ್ತೇ  
ಶುಭ್ರವಾಸಃಪರಿಹಿತಾಸ್ತೇಷಾಂ ಶಿರಾಂಸಿ ಚ ಸುವರ್ಣಕಿರೀಟೈ  
ಭೂಷಿತಾನಿ | 5 ತಸ್ಯ ಸಿಂಹಾಸನಸ್ಯ ಮಧ್ಯಾತ್ ತಡಿತೋ  
ರವಾಃ ಸ್ವನಿತಾನಿ ಚ ನಿರ್ಗಚ್ಛಂತಿ ಸಿಂಹಾಸನಸ್ಯಾನ್ತಿಕೇ ಚ ಸಪ್ತ  
ದೀಪಾ ಜ್ವಲಂತಿ ತ ಈಶ್ವರಸ್ಯ ಸಪ್ತಾತ್ಮಾನಃ | 6 ಅಪರಂ  
ಸಿಂಹಾಸನಸ್ಯಾನ್ತಿಕೇ ಸ್ಫಟಿಕತುಲ್ಯಃ ಕಾಚಮಯೋ ಜಲಾಶಯೋ  
ವಿದ್ಯತೇ, ಅಪರಮ್ ಅಗ್ರತಃ ಪಶ್ಚಾಚ್ಚ ಬಹುಚಕ್ಷುಷ್ಮನ್ತಶ್ಚತ್ವಾರಃ  
ಪ್ರಾಣಿನಃ ಸಿಂಹಾಸನಸ್ಯ ಮಧ್ಯೇ ಚತುರ್ದಿಕ್ಷು ಚ ವಿದ್ಯಂತೇ | 7  
ತೇಷಾಂ ಪ್ರಥಮಃ ಪ್ರಾಣೀ ಸಿಂಹಾಕಾರೋ ದ್ವಿತೀಯಃ ಪ್ರಾಣೀ  
ಗೋವಾತ್ಸಾರಸ್ತುತೀಯಃ ಪ್ರಾಣೀ ಮನುಷ್ಯವದ್ವದನವಿಶಿಷ್ಟಶ್ಚತುರ್ಥಶ್ಚ  
ಪ್ರಾಣೀ ಉಡ್ಡೀಯಮಾನಕುರರೋಪಮಃ | 8 ತೇಷಾಂ ಚತುರ್ಣಾಮ್  
ಏಕೈಕಸ್ಯ ಪ್ರಾಣಿನಃ ಷಟ್ ಪಕ್ಷಾಃ ಸಂತಿ ತೇ ಚ ಸರ್ವ್ವಾಜ್ಞೇಷ್ವಬ್ಜನ್ತರೇ ಚ  
ಬಹುಚಕ್ಷುರ್ವಿಶಿಷ್ಟಾಃ, ತೇ ದಿವಾನಿಶಂ ನ ವಿಶ್ರಾಮ್ಯ ಗದಂತಿ ಪವಿತ್ರಃ  
ಪವಿತ್ರಃ ಪವಿತ್ರಃ ಸರ್ವ್ವಶಕ್ತಿಮಾನ್ ವರ್ತಮಾನೋ ಭೂತೋ ಭವಿಷ್ಯಂಶ್ಚ  
ಪ್ರಭುಃ ಪರಮೇಶ್ವರಃ | 9 ಇತ್ಥಂ ತೈಃ ಪ್ರಾಣಿಭಿಸ್ತಸ್ಯಾನಂತಜೀವಿನಃ  
ಸಿಂಹಾಸನೋಪವಿಷ್ಟಸ್ಯ ಜನಸ್ಯ ಪ್ರಭಾವೇ ಗೌರವೇ ಧನ್ಯವಾದೇ ಚ  
ಪ್ರಕೀರ್ತಿತೇ (aiṛn g165) 10 ತೇ ಚತುರ್ವಿಂಶತಿಪ್ರಾಚೀನಾ ಅಪಿ  
ತಸ್ಯ ಸಿಂಹಾಸನೋಪವಿಷ್ಟಸ್ಯಾನ್ತಿಕೇ ಪ್ರಾಣಿನತ್ಯ ತಮ್ ಅನಂತಜೀವಿನಂ  
ಪ್ರಣಮಂತಿ ಸ್ವೀಯಕಿರೀಟಾಂಶ್ಚ ಸಿಂಹಾಸನಸ್ಯಾನ್ತಿಕೇ ನಿಕ್ಷಿಪ್ಯ ವದಂತಿ,  
(aiṛn g165) 11 ಹೇ ಪ್ರಭೋ ಈಶ್ವರಾಸ್ಮಾಕಂ ಪ್ರಭಾವಂ ಗೌರವಂ  
ಬಲಂ | ತ್ವಮೇವಾರ್ಹಸಿ ಸಮ್ರಾಪ್ತಂ ಯತ್ ಸರ್ವ್ವಂ ಸಸೃಜೇ ತ್ವಯಾ |  
ತವಾಭಿಲಾಷತಶ್ಚೈವ ಸರ್ವ್ವಂ ಸಮ್ನೂಯ ನಿರ್ಮಮೇ | |

**5** ಅನಂತರಂ ತಸ್ಯ ಸಿಂಹಾಸನೋಪವಿಷ್ಟಜನಸ್ಯ ದಕ್ಷಿಣಸ್ತೇ 5ನ ಬರ್ಹಿಶ್ಚ  
ಲಿಖಿತಂ ಪತ್ರಮೇಕಂ ಮಯಾ ದೃಷ್ಟಂ ತತ್ ಸಪ್ತಮುದ್ರಾಭಿರಚ್ಛೇತಂ | 2  
ತತ್ಪಶ್ಚಾದ್ ಏಕೋ ಬಲವಾನ್ ದೂತೋ ದೃಷ್ಟಃ ಸ ಉಚ್ಛೇಃ ಸ್ವರೇಣ  
ವಾಚಮಿಮಾಂ ಘೋಷಯತಿ ಕಃ ಪತ್ರಮೇತದ್ ವಿವರೀತುಂ ತಮ್ಮದ್ರಾ  
ಮೋಚಯಿತು ಇಚ್ಛಾರ್ಹತಿ? 3 ಕಿನ್ನು ಸ್ವರ್ಗಮರ್ತ್ಯಪಾತಾಲೇಷು ತತ್  
ಪತ್ರಂ ವಿವರೀತುಂ ನಿರೀಕ್ಷಿತು ಇಚ್ಛಾರ್ಹತಿ ಸಾಮರ್ಥ್ಯಂ ನಾಭವತ್ |  
4 ಅತೋ ಯಸ್ತತ್ ಪತ್ರಂ ವಿವರೀತುಂ ನಿರೀಕ್ಷಿತು ಇಚ್ಛಾರ್ಹತಿ

ತಾದೃಶಜನಸ್ಯಾಭಾವಾದ್ ಅಹಂ ಬಹು ರೋದಿತವಾನ್ | 5 ಕಿನ್ನು  
 ತೇಷಾಂ ಪ್ರಾಚೀನಾನಾಮ್ ಏಕೋ ಜನೋ ಮಾಮವದತ್ ಮಾ  
 ರೋದೀಃ ಪಶ್ಯ ಯೋ ಯಿಹೂದಾವಂತೀಯಃ ಸಿಂಹೋ ದಾಯೂದೋ  
 ಮೂಲಸ್ವರೂಪಶ್ಚಾಸ್ತಿ ಸ ಪತ್ರಸ್ಯ ತಸ್ಯ ಸಪ್ತಮುದ್ರಾಣಾಂ ಮೋಚನಾಯ  
 ಪ್ರಮೂತವಾನ್ | 6 ಅಪರಂ ಸಿಂಹಾಸನಸ್ಯ ಚತುರ್ಣಾಂ ಪ್ರಾಣಿನಾಂ  
 ಪ್ರಾಚೀನವರ್ಗಸ್ಯ ಚ ಮಧ್ಯ ಏಕೋ ಮೇಷಶಾವಕೋ ಮಯಾ ದೃಷ್ಟಃ ಸ  
 ಛೇದಿತ ಇವ ತಸ್ಯ ಸಪ್ತಶೃಂಗಾಣಿ ಸಪ್ತಲೋಚನಾನಿ ಚ ಸನ್ನಿ ತಾನಿ ಕೃತ್ವಾಂ  
 ಪೃಥಿವೀಂ ಪ್ರೇಷಿತಾ ಈಶ್ವರಸ್ಯ ಸಪ್ತಾತ್ಮಾನಃ | 7 ಸ ಉಪಾಗತ್ಯ ತಸ್ಯ  
 ಸಿಂಹಾಸನೋಪವಿಷ್ಟಜನಸ್ಯ ದಕ್ಷಿಣಕರಾತ್ ತತ್ ಪತ್ರಂ ಗೃಹೀತವಾನ್ |  
 8 ಪತ್ರೇ ಗೃಹೀತೇ ಚತ್ವಾರಃ ಪ್ರಾಣಿನಶ್ಚತುರ್ವಿಂಶತಿಪ್ರಾಚೀನಾಶ್ಚ ತಸ್ಯ  
 ಮೇಷಶಾವಕಸ್ಯಾನ್ತಿಕೇ ಪ್ರಣಿಪತನ್ತಿ ತೇಷಾಮ್ ಏಕೈಕಸ್ಯ ಕರಯೋ  
 ವೀಣಾಂ ಸುಗನ್ಧಿವೈಃ ಪರಿಪೂರ್ಣಂ ಸ್ವರ್ಣಮಯಪಾತ್ರಂ ತಿಷ್ಠತಿ  
 ತಾನಿ ಪವಿತ್ರಲೋಕಾನಾಂ ಪ್ರಾರ್ಥನಾಸ್ವರೂಪಾಣಿ | 9 ಅಪರಂ ತೇ  
 ನೂತನಮೇಕಂ ಗೀತಮಗಾಯನ್, ಯಥಾ, ಗ್ರಹೀತುಂ ಪತ್ರಿಕಾಂ  
 ತಸ್ಯ ಮುದ್ರಾ ಮೋಚಯಿತುಂ ತಥಾ | ತ್ವಮೇವಾರ್ಹಸಿ ಯಸ್ಮಾತ್  
 ತ್ವಂ ಬಲಿವತ್ ಛೇದನಂ ಗತಃ | ಸರ್ವಾಭ್ಯೋ ಜಾತಿಭಾಷಾಭ್ಯಃ  
 ಸರ್ವಸ್ಮಾದ್ ವಂಶದೇಶತಃ | ಈಶ್ವರಸ್ಯ ಕೃತೇ ಽಸ್ಮಾನ್ ತ್ವಂ  
 ಸ್ವೀಯರಕ್ಷೇನ ಕ್ರೀತವಾನ್ | 10 ಅಸ್ಮದೀಶ್ವರಪಕ್ಷೇ ಽಸ್ಮಾನ್ ನೃಪತೀನ್  
 ಯಾಜಕಾನಪಿ | ಕೃತವಾಂಸ್ತೇನ ರಾಜತ್ವಂ ಕರಿಷ್ಯಾಮೋ ಮಹೀತಲೇ | |  
 11 ಅಪರಂ ನಿರೀಕ್ಷಮಾಣೇನ ಮಯಾ ಸಿಂಹಾಸನಸ್ಯ ಪ್ರಾಣಿಚತುಷ್ಟಯಸ್ಯ  
 ಪ್ರಾಚೀನವರ್ಗಸ್ಯ ಚ ಪರಿತೋ ಬಹೂನಾಂ ದೂತಾನಾಂ ರವಃ  
 ಶ್ರುತಃ, ತೇಷಾಂ ಸಂಖ್ಯಾ ಅಯುತಾಯುತಾನಿ ಸಹಸ್ರಸಹಸ್ರಾಣಿ  
 ಚ | 12 ತೈರುಚ್ಚೈರಿದಮ್ ಉಕ್ತಂ, ಪರಾಕ್ರಮಂ ಧನಂ ಜ್ಞಾನಂ  
 ಶಕ್ತಿಂ ಗೌರವಮಾದರಂ | ಪ್ರಶಂಸಾಇಶ್ವಾರ್ಹತಿ ಪ್ರಾಪ್ತಂ ಛೇದಿತೋ  
 ಮೇಷಶಾವಕಃ | | 13 ಅಪರಂ ಸ್ವರ್ಗಮರ್ತ್ಯಪಾತಾಲಸಾಗರೇಷು ಯಾನಿ  
 ವಿದ್ಯಂತೇ ತೇಷಾಂ ಸರ್ವೇಷಾಂ ಸೃಷ್ಟವಸ್ತೂನಾಂ ವಾಗಿಯಂ ಮಯಾ  
 ಶ್ರುತಾ, ಪ್ರಶಂಸಾಂ ಗೌರವಂ ಶೌರ್ಯಮ್ ಆಧಿಪತ್ಯಂ ಸನಾತನಂ |  
 ಸಿಂಹಸನೋಪವಿಷ್ಟಶ್ಚ ಮೇಷವತ್ಸಶ್ಚ ಗಚ್ಛತಾಂ | (aiṛṇ 9165) 14 ಅಪರಂ



ತೇ ಚತ್ವಾರಃ ಪ್ರಾಣಿನಃ ಕಥಿತವನ್ತಸ್ತಥಾಸ್ತು, ತತಶ್ಚತುರ್ವಿಂಶತಿಪ್ರಾಚೀನಾ  
ಅಪಿ ಪ್ರಾಣಿಪತ್ಯ ತಮ್ ಅನನ್ತಕಾಲಜೀವಿನಂ ಪ್ರಾಣಮನ್ |

**6** ಅನನ್ತರಂ ಮಯಿ ನಿರೀಕ್ಷಮಾಣೇ ಮೇಷಶಾವಕೇನ ತಾಸಾಂ  
ಸಪ್ತಮುದ್ರಾಣಾಮ್ ಏಕಾ ಮುದ್ರಾ ಮುಕ್ತಾ ತತಸ್ತೇಷಾಂ ಚತುರ್ಣಾಮ್  
ಏಕಸ್ಯ ಪ್ರಾಣಿನ ಆಗತ್ಯ ಪಶ್ಯೇತಿವಾಚಕೋ ಮೇಘಗರ್ಜನತುಲ್ಯೋ  
ರವೋ ಮಯಾ ಶ್ರುತಃ | 2 ತತಃ ಪರಮ್ ಏಕಃ ಶುಕ್ಲಾಶ್ಚೋ ದೃಷ್ಟಃ,  
ತದಾರೋಹೋ ಜನೋ ಧನು ಧಾರಯತಿ ತಸ್ಮೈ ಚ ಕಿರೀಟಮೇಕಮ್  
ಅದಾಯಿ ತತಃ ಸ ಪ್ರಭವನ್ ಪ್ರಭವಿಷ್ಯಂಶ್ಚ ನಿರ್ಗತವಾನ್ | 3 ಅಪರಂ  
ದ್ವಿತೀಯಮುದ್ರಾಯಾಂ ತೇನ ಮೋಚಿತಾಯಾಂ ದ್ವಿತೀಯಸ್ಯ  
ಪ್ರಾಣಿನ ಆಗತ್ಯ ಪಶ್ಯೇತಿ ವಾಕ್ ಮಯಾ ಶ್ರುತಾ | 4 ತತೋ  
ಽರುಣವರ್ಣೋ ಽಪರ ಏಕೋ ಽಶ್ವೋ ನಿರ್ಗತವಾನ್ ತದಾರೋಹಿಣಿ  
ಪೃಥಿವೀತಃ ಶಾನ್ತಪಹರಣಸ್ಯ ಲೋಕಾನಾಂ ಮಧ್ಯೇ ಪರಸ್ಪರಂ  
ಪ್ರತಿಘಾತೋತ್ಪಾದನಸ್ಯ ಚ ಸಾಮರ್ಥ್ಯಂ ಸಮರ್ಪಿತಮ್,  
ಏಕೋ ಬೃಹತ್ಪಜ್ಜೋ ಽಪಿ ತಸ್ಮಾ ಅದಾಯಿ | 5 ಅಪರಂ  
ತೃತೀಯಮುದ್ರಾಯಾಂ ತನ ಮೋಚಿತಾಯಾಂ ತೃತೀಯಸ್ಯ ಪ್ರಾಣಿನ  
ಆಗತ್ಯ ಪಶ್ಯೇತಿ ವಾಕ್ ಮಯಾ ಶ್ರುತಾ, ತತಃ ಕಾಲವರ್ಣ ಏಕೋ  
ಽಶ್ವೋ ಮಯಾ ದೃಷ್ಟಃ, ತದಾರೋಹಿಣೋ ಹಸ್ತೇ ತುಲಾ ತಿಷ್ಠತಿ 6  
ಅನನ್ತರಂ ಪ್ರಾಣಿಚತುಷ್ಟಯಸ್ಯ ಮಧ್ಯಾದ್ ವಾಗಿಯಂ ಶ್ರುತಾ  
ಗೋಧೂಮಾನಾಮೇಕಃ ಸೇಟಕೋ ಮುದ್ರಾಪಾದೈಕಮೂಲ್ಯಃ,  
ಯವಾನಾಂ ಸೇಟಕತ್ರಯಂ ಮುದ್ರಾಪಾದೈಕಮೂಲ್ಯಂ  
ತೈಲದ್ರಾಕ್ಷಾರಸಾಶ್ಚ ತ್ವಯಾ ಮಾ ಹಿಂಸಿತವ್ಯಃ | 7 ಅನನ್ತರಂ  
ಚತುರ್ಥಮುದ್ರಾಯಾಂ ತೇನ ಮೋಚಿತಾಯಾಂ ಚತುರ್ಥಸ್ಯ ಪ್ರಾಣಿನ  
ಆಗತ್ಯ ಪಶ್ಯೇತಿ ವಾಕ್ ಮಯಾ ಶ್ರುತಾ | 8 ತತಃ ಪಾಣ್ಡುರವರ್ಣ ಏಕೋ  
ಽಶ್ವೋ ಮಯಾ ದೃಷ್ಟಃ, ತದಾರೋಹಿಣೋ ನಾಮ ಮೃತ್ಯುರಿತಿ  
ಪರಲೋಕಶ್ಚ ತಮ್ ಅನುಚರತಿ ಖಜ್ಜೋನ ದುರ್ಭಿಕ್ಷೇಣ  
ಮಹಾಮಾರ್ಯಾ ವನ್ಯಪಶುಭಿಶ್ಚ ಲೋಕಾನಾಂ ಬಧಾಯ  
ಪೃಥಿವ್ಯಾಶ್ಚತುರ್ಧಾಂಶಸ್ಯಾಧಿಪತ್ಯಂ ತಸ್ಮಾ ಅದಾಯಿ | (Hadēs 986) 9  
ಅನನ್ತರಂ ಪಶ್ಚಮಮುದ್ರಾಯಾಂ ತೇನ ಮೋಚಿತಾಯಾಮ್  
ಈಶ್ವರವಾಕ್ಯಹೇತೋಸ್ತತ್ರ ಸಾಕ್ಷ್ಯದಾನಾಚ್ಚ ಲೇದಿತಾನಾಂ ಲೋಕಾನಾಂ

ದೇಹಿನೋ ವೇದ್ಯಾ ಅಧೋ ಮಯಾದೃಶ್ಯಂತ | 10 ತ ಉಚ್ಚೈರಿದಂ  
 ಗದಂತಿ, ಹೇ ಪವಿತ್ರ ಸತ್ಯಮಯ ಪ್ರಭೋ ಅಸ್ಮಾಕಂ ರಕ್ತಪಾತೇ  
 ಪೃಥಿವೀನಿವಾಸಿಭಿ ವಿವದಿತುಂ ತಸ್ಯ ಫಲ ದಾತುಂ ಕತಿ ಕಾಲಂ  
 ವಿಲಮ್ಬಸೇ? 11 ತತಸ್ತೇಷಾಮ್ ಏಕೈಕಸ್ಮೈ ಶುಭ್ರಃ ಪರಿಚ್ಛದೋ ಽದಾಯಿ  
 ವಾಗಿಯಿಷ್ಣುಕಥ್ಯತ ಯೂಯಮಲ್ಪಕಾಲಮ್ ಅರ್ಥತೋ ಯುಷ್ಮಾಕಂ  
 ಯೇ ಸಹಾದಾಸಾ ಭ್ರಾತರೋ ಯೂಯಮಿವ ಘಾನಿಷ್ಯಂತೇ ತೇಷಾಂ  
 ಸಂಖ್ಯಾ ಯಾವತ್ ಸಮೂರ್ಣತಾಂ ನ ಗಚ್ಛತಿ ತಾವದ್ ವಿರಮತ | 12  
 ಅನಂತರಂ ಯದಾ ಸ ಷಷ್ಯಮುದ್ರಾಮಮೋಚಯತ್ ತದಾ ಮಯಿ  
 ನಿರೀಕ್ಷಮಾಣೇ ಮಹಾನ್ ಭೂಕಮ್ಪೋ ಽಭವತ್ ಸೂರ್ಯಶ್ಚ  
 ಉಷ್ಣಲೋಮಜವಸ್ತ್ರವತ್ ಕೃಷ್ಣವರ್ಣಶ್ಚನ್ದ್ರಮಾಶ್ಚ ರಕ್ತಸಜ್ಜಾಶೋ  
 ಽಭವತ್ 13 ಗಗನಸ್ಥತಾರಾಶ್ಚ ಪ್ರಬಲವಾಯುನಾ ಚಾಲಿತಾದ್  
 ಉಡುಮ್ಪುರವೃಕ್ಷಾತ್ ನಿಪಾತಿತಾನ್ಯಪಕೃಪಲಾನೀವ ಭೂತಲೇ  
 ನೃಪತನ್ | 14 ಆಕಾಶಮಣ್ಡಲಂ ಸಜ್ಜುಚ್ಯಮಾನಗ್ರನ್ಥಿವಾನ್ತರ್ಧಾನಮ್  
 ಅಗಮತ್ ಗಿರಯ ಉಪದ್ವೀಪಾಶ್ಚ ಸರ್ವೇ ಸ್ಥಾನಾನ್ತರಂ ಚಾಲಿತಾಃ 15  
 ಪೃಥಿವೀಸ್ಥಾ ಭೂಪಾಲಾ ಮಹಾಲ್ಲೋಕಾಃ ಸಹಸ್ತ್ರಪತಯೋ  
 ಧನಿನಃ ಪರಾಕ್ರಮಿಣಶ್ಚ ಲೋಕಾ ದಾಸಾ ಮುಕ್ತಾಶ್ಚ ಸರ್ವೇ ಽಪಿ  
 ಗುಹಾಸು ಗಿರಿಸ್ಥಶೈಲೇಷು ಚ ಸ್ವಾನ್ ಪ್ರಾಚ್ಛಾದಯನ್ | 16 ತೇ ಚ  
 ಗಿರೀನ್ ಶೈಲಾಂಶ್ಚ ವದಂತಿ ಯೂಯಮ್ ಅಸ್ಮದುಪರಿ ಪತಿತ್ವಾ  
 ಸಿಂಹಾಸನೋಪವಿಷ್ಟಜನಸ್ಯ ದೃಷ್ಟಿತೋ ಮೇಷಶಾವಕಸ್ಯ  
 ಕೋಪಾಚ್ಛಾಸ್ತಾನ್ ಗೋಪಾಯತಃ; 17 ಯತಸ್ತಸ್ಯ ಕ್ರೋಧಸ್ಯ  
 ಮಹಾದಿನಮ್ ಉಪಸ್ಥಿತಂ ಕಃ ಸ್ಥಾತುಂ ಶಕ್ನೋತಿ?

**7** ಅನಂತರಂ ಚತ್ತಾರೋ ದಿವ್ಯದೂತಾ ಮಯಾ ದೃಷ್ಟಾಃ,  
 ತೇ ಪೃಥಿವ್ಯಾಶ್ಚತುರ್ಷು ಕೋಣೇಷು ತಿಷ್ಠನತಃ ಪೃಥಿವ್ಯಾಂ  
 ಸಮುದ್ರೇ ವೃಕ್ಷೇಷು ಚ ವಾಯು ಯಥಾ ನ ವಹೇತ್ ತಥಾ  
 ಪೃಥಿವ್ಯಾಶ್ಚತುರೋ ವಾಯೂನ್ ಧಾರಯಂತಿ | 2 ಅನಂತರಂ  
 ಸೂರ್ಯೋದಯಸ್ಥಾನಾದ್ ಉದ್ಯನ್ ಅಪರ ಏಕೋ ದೂತೋ ಮಯಾ  
 ದೃಷ್ಟಃ ಸೋಽಮರೇಶ್ವರಸ್ಯ ಮುದ್ರಾಂ ಧಾರಯತಿ, ಯೇಷು ಚರ್ತುಷು  
 ದೂತೇಷು ಪೃಥಿವೀಸಮುದ್ರಯೋ ಹಿಂಸನಸ್ಯ ಭಾರೋ ದತ್ತಸ್ತಾನ್ ಸ  
 ಉಚ್ಚೈರಿದಂ ಅವದತ್ | 3 ಈಶ್ವರಸ್ಯ ದಾಸಾ ಯಾವದ್ ಅಸ್ಮಾಭಿ

ಭಾಳೇಷು ಮುದ್ರಯಾಜ್ಞಿತಾ ನ ಭವಿಷ್ಯಂತಿ ತಾವತ್ ಪೃಥಿವೀ  
 ಸಮುದ್ರೋ ತರವಶ್ಚ ಯುಷ್ಮಾಭಿ ನಃ ಹಿಂಸ್ಯಂತಾಂ | 4 ತತಃ ಪರಂ  
 ಮುದ್ರಾಜ್ಞಿತಲೋಕಾನಾಂ ಸಂಖ್ಯಾ ಮಯಾಶ್ರಾವಿ | ಇಸ್ರಾಯೇಲಃ  
 ಸರ್ವವಂಶಾಯಾಶ್ಚತುಶ್ಚತ್ವಾರಿಂಶತ್ಸಹಸ್ರಾಧಿಕಲಕ್ಷಲೋಕಾ  
 ಮುದ್ರಯಾಜ್ಞಿತಾ ಅಭವನ್, 5 ಅರ್ಥತೋ ಯಿಹೂದಾವಂಶೇ  
 ದ್ವಾದಶಸಹಸ್ರಾಣಿ ರೂಬೇಣವಂಶೇ ದ್ವಾದಶಸಹಸ್ರಾಣಿ  
 ಗಾದವಂಶೇ ದ್ವಾದಶಸಹಸ್ರಾಣಿ, 6 ಆಶೇರವಂಶೇ  
 ದ್ವಾದಶಸಹಸ್ರಾಣಿ ನಪ್ತಾಲಿವಂಶೇ ದ್ವಾದಶಸಹಸ್ರಾಣಿ  
 ಮಿನಶಿವಂಶೇ ದ್ವಾದಶಸಹಸ್ರಾಣಿ, 7 ಶಿಮಿಯೋನವಂಶೇ  
 ದ್ವಾದಶಸಹಸ್ರಾಣಿ ಲೇವಿವಂಶೇ ದ್ವಾದಶಸಹಸ್ರಾಣಿ ಇಷಾಖರವಂಶೇ  
 ದ್ವಾದಶಸಹಸ್ರಾಣಿ, 8 ಸಿಬೂಲೂನವಂಶೇ ದ್ವಾದಶಸಹಸ್ರಾಣಿ  
 ಯೂಷಫವಂಶೇ ದ್ವಾದಶಸಹಸ್ರಾಣಿ ಬಿನ್ಯಾಮೀನವಂಶೇ ಚ  
 ದ್ವಾದಶಸಹಸ್ರಾಣಿ ಲೋಕಾ ಮುದ್ರಾಜ್ಞಿತಾಃ | 9 ತತಃ ಪರಂ  
 ಸರ್ವಜಾತೀಯಾನಾಂ ಸರ್ವವಂಶೀಯಾನಾಂ ಸರ್ವದೇಶೀಯಾನಾಂ  
 ಸರ್ವಭಾಷಾವಾದಿನಾಂ ಮಹಾಲೋಕಾರಣ್ಯಂ ಮಯಾ ದೃಷ್ಟಂ, ತಾನ್  
 ಗಣಯಿತುಂ ಕೇನಾಪಿ ನ ಶಕ್ಯಂ, ತೇ ಚ ಶುಭ್ರಪರಿಚ್ಛದಪರಿಹಿತಾಃ ಸನ್ತಃ  
 ಕರ್ಮೈಶ್ಚ ತಾಲವೃನ್ತಾನಿ ವಹನ್ತಃ ಸಿಂಹಾಸನಸ್ಯ ಮೇಷಶಾವಕಸ್ಯ ಚಾನ್ತಿಕೇ  
 ತಿಷ್ಠಂತಿ, 10 ಉಚ್ಛ್ರೇಷ್ಠರೈರಿದಂ ಕಥಯಂತಿ ಚ, ಸಿಂಹಾಸನೋಪವಿಷ್ಣುಸ್ಯ  
 ಪರಮೇಶಸ್ಯ ನಃ ಸ್ತವಃ | ಸ್ತವಶ್ಚ ಮೇಷವತ್ಸಸ್ಯ ಸಮ್ಭೂಯಾತ್  
 ತ್ರಾಣಕಾರಣಾತ್ | 11 ತತಃ ಸರ್ವೇ ದೂತಾಃ ಸಿಂಹಾಸನಸ್ಯ  
 ಪ್ರಾಚೀನವರ್ಗಸ್ಯ ಪ್ರಾಣಿಚತುಷ್ಟಯಸ್ಯ ಚ ಪರಿತಸ್ತಿಷ್ಠಂತಃ  
 ಸಿಂಹಾಸನಸ್ಯಾನ್ತಿಕೇ ನ್ಯೂಬ್ಜೀಭೂಯೇಶ್ವರಂ ಪ್ರಣಮ್ಯ ವದಂತಿ, 12  
 ತಥಾಸ್ತು ಧನ್ಯವಾದಶ್ಚ ತೇಜೋ ಜ್ಞಾನಂ ಪ್ರಶಂಸನಂ | ಶೌರ್ಯಂ  
 ಪರಾಕ್ರಮಶ್ಚಾಪಿ ಶಕ್ತಿಶ್ಚ ಸರ್ವಮೇವ ತತ್ | ವರ್ತತಾಮೀಶ್ವರೇಽಸ್ಮಾಕಂ  
 ನಿತ್ಯಂ ನಿತ್ಯಂ ತಥಾಸ್ತಿತ್ವಿ | (aiṅ g165) 13 ತತಃ ಪರಂ ತೇಷಾಂ  
 ಪ್ರಾಚೀನಾನಾಮ್ ಏಕೋ ಜನೋ ಮಾಂ ಸಮ್ಭಾಷ್ಯ ಜಗಾದ  
 ಶುಭ್ರಪರಿಚ್ಛದಪರಿಹಿತಾ ಇಮೇ ಕೇ? ಕುತೋ ವಾಗತಾಃ? 14 ತತೋ  
 ಮಯೋಕ್ತಂ ಹೇ ಮಹೇಚ್ಛ ಭವಾನೇವ ತತ್ ಜಾನಾತಿ | ತೇನ ಕಥಿತಂ,  
 ಇಮೇ ಮಹಾಕ್ಷೇಶಮಧ್ಯಾತ್ ಆಗತ್ಯ ಮೇಷಶಾವಕಸ್ಯ ರುಧಿರೇಣ

ಸ್ವೀಯಪರಿಚ್ಛದಾನ್ ಪ್ರಕ್ಷಾಲಿತವನ್ತಃ ಶುಕ್ಲೀಕೃತವನ್ತಶ್ಚ | 15  
ತತ್ಕಾರಣಾತ್ ತ ಈಶ್ವರಸ್ಯ ಸಿಂಹಾಸನಸ್ಯಾನ್ತಿಕೇ ತಿಷ್ಠನ್ನೋ ದಿವಾರಾತ್ರಂ  
ತಸ್ಯ ಮನ್ದಿರೇ ತಂ ಸೇವನೇ ಸಿಂಹಾಸನೋಪವಿಷ್ಟೋ ಜನಶ್ಚ ತಾನ್  
ಅಧಿಸ್ಥಾಪ್ಯತಿ | 16 ತೇಷಾಂ ಕ್ಷುಧಾ ಪಿಪಾಸಾ ವಾ ಪುನರ್ನ ಭವಿಷ್ಯತಿ  
ರೌದ್ರಂ ಕೋಪ್ಯುತ್ಥಾಪೋ ವಾ ತೇಷು ನ ನಿಪತಿಷ್ಯತಿ, 17 ಯತಃ  
ಸಿಂಹಾಸನಾಧಿಷ್ಠಾನಕಾರೀ ಮೇಷಶಾವಕಸ್ತಾನ್ ಚಾರಯಿಷ್ಯತಿ,  
ಅಮೃತತೋಯಾನಾಂ ಪ್ರಸ್ರವಣಾನಾಂ ಸನ್ನಿಧಿಂ ತಾನ್ ಗಮಯಿಷ್ಯತಿ  
ಚ, ಈಶ್ವರೋಽಪಿ ತೇಷಾಂ ನಯನಭ್ಯಃ ಸರ್ವಮಶ್ರು ಪ್ರಮಾರ್ಕ್ಯತಿ |

**8** ಅನನ್ತರಂ ಸಪ್ತಮಮುದ್ರಾಯಾಂ ತೇನ ಮೋಚಿತಾಯಾಂ  
ಸಾರ್ಧದಣ್ಣಕಾಲಂ ಸ್ವರ್ಗೋ ನಿಶಬ್ದೋಽಭವತ್ | 2 ಅಪರಮ್  
ಅಹಮ್ ಈಶ್ವರಸ್ಯಾನ್ತಿಕೇ ತಿಷ್ಠತಃ ಸಪ್ತದೂತಾನ್ ಅಪಶ್ಯಂ ತೇಭ್ಯಃ  
ಸಪ್ತತೂರ್ಯೋಽದೀಯನ್ | 3 ತತಃ ಪರಮ್ ಅನ್ಯ ಏಕೋ ದೂತ ಆಗತಃ  
ಸ ಸ್ವರ್ಣಧೂಪಾಧಾರಂ ಗೃಹೀತ್ವಾ ವೇದಿಮುಪಾತಿಷ್ಠತ್ ಸ ಚ ಯತ್  
ಸಿಂಹಾಸನಸ್ಯಾನ್ತಿಕೇ ಸ್ಥಿತಾಯಾಃ ಸುವರ್ಣವೇದ್ಯಾ ಉಪರಿ ಸರ್ವೇಷಾಂ  
ಪವಿತ್ರಲೋಕಾನಾಂ ಪ್ರಾರ್ಥನಾಸು ಧೂಪಾನ್ ಯೋಜಯೇತ್  
ತದರ್ಥಂ ಪ್ರಚುರಧೂಪಾಸ್ತಸ್ಮೈ ದತ್ತಾಃ | 4 ತತಸ್ತಸ್ಯ ದೂತಸ್ಯ  
ಕರಾತ್ ಪವಿತ್ರಲೋಕಾನಾಂ ಪ್ರಾರ್ಥನಾಭಿಃ ಸಂಯುಕ್ತಧೂಪಾನಾಂ  
ಧೂಮ ಈಶ್ವರಸ್ಯ ಸಮಕ್ಷಂ ಉದತಿಷ್ಠತ್ | 5 ಪಶ್ಚಾತ್ ಸ  
ದೂತೋ ಧೂಪಾಧಾರಂ ಗೃಹೀತ್ವಾ ವೇದ್ಯಾ ವಹ್ನಿನಾ ಪೂರಯಿತ್ವಾ  
ಪೃಥಿವ್ಯಾಂ ನಿಕ್ಷಿಪ್ತವಾನ್ ತೇನ ರವಾ ಮೇಘಗರ್ಜ್ಜನಾನಿ ವಿದ್ಯುತೋ  
ಭೂಮಿಕಮ್ಮಶ್ಚಾಭವನ್ | 6 ತತಃ ಪರಂ ಸಪ್ತತೂರೀ ಧಾರಯನ್ತಃ  
ಸಪ್ತದೂತಾಸ್ತೂರೀ ವಾದಯಿತುಮ್ ಉದ್ಯತಾ ಅಭವನ್ | 7  
ಪ್ರಥಮೇನ ತೂರ್ಯ್ಯಾಂ ವಾದಿತಾಯಾಂ ರಕ್ತಮಿಶ್ರಿತೌ ಶಿಲಾವಹ್ನೀ  
ಸಮ್ಭೂಯ ಪೃಥಿವ್ಯಾಂ ನಿಕ್ಷಿಪ್ತೌ ತೇನ ಪೃಥಿವ್ಯಾಸ್ತುತೀಯಾಂಶೋ  
ದಗ್ಧಃ, ತರೂಣಾಮಪಿ ತೃತೀಯಾಂಶೋ ದಗ್ಧಃ, ಹರಿದ್ವರ್ಣತೃಣಾನಿ  
ಚ ಸರ್ವಾಣಿ ದಗ್ಧಾನಿ | 8 ಅನನ್ತರಂ ದ್ವಿತೀಯದೂತೇನ ತೂರ್ಯ್ಯಾಂ  
ವಾದಿತಾಯಾಂ ವಹ್ನಿನಾ ಪ್ರಜ್ವಲಿತೋ ಮಹಾಪರ್ವತಃ ಸಾಗರೇ  
ನಿಕ್ಷಿಪ್ತಸ್ತೇನ ಸಾಗರಸ್ಯ ತೃತೀಯಾಂಶೋ ರಕ್ತೀಭೂತಃ 9 ಸಾಗರೇ  
ಸ್ಥಿತಾನಾಂ ಸಪ್ರಾಣಾನಾಂ ಸೃಷ್ಟವಸ್ತೂನಾಂ ತೃತೀಯಾಂಶೋ

ಮೃತಃ, ಅರ್ಣವಯಾನಾನಾಮ್ ಅಪಿ ತೃತೀಯಾಂಶೋ ನಷ್ಟಃ |  
 10 ಅಪರಂ ತೃತೀಯದೂತೇನ ತೂರ್ಯ್ಯಾಂ ವಾದಿತಾಯಾಂ  
 ದೀಪ ಇವ ಜ್ವಲನ್ತೀ ಏಕಾ ಮಹತೀ ತಾರಾ ಗಗಣಾತ್ ನಿಪತ್ಯ  
 ನದೀನಾಂ ಜಲಪ್ರಸವಣಾನಾಇಶ್ಣೀಪರ್ಯ್ಯಾವತೀರ್ಣಾ | 11  
 ತಸ್ಯಾಸ್ತಾರಾಯಾ ನಾಮ ನಾಗದಮನಕಮಿತಿ, ತೇನ ತೋಯಾನಾಂ  
 ತೃತೀಯಾಂಶೇ ನಾಗದಮನಕೀಭೂತೇ ತೋಯಾನಾಂ ತಿಕ್ತತ್ವಾತ್  
 ಬಹವೋ ಮಾನವಾ ಮೃತಾಃ | 12 ಅಪರಂ ಚತುರ್ಥದೂತೇನ  
 ತೂರ್ಯ್ಯಾಂ ವಾದಿತಾಯಾಂ ಸೂರ್ಯ್ಯಸ್ಯ ತೃತೀಯಾಂಶಶ್ಚನ್ವಸ್ಯ  
 ತೃತೀಯಾಂಶೋ ನಕ್ಷತ್ರಾಣಾಂ ತೃತೀಯಾಂಶಃ ಪ್ರಹೃತಃ, ತೇನ  
 ತೇಷಾಂ ತೃತೀಯಾಂಶೇ ಽನ್ಧಕಾರೀಭೂತೇ ದಿವಸಸ್ಯತೀಯಾಂಶಕಾಲಂ  
 ಯಾವತ್ ತೇಜೋಹೀನೋ ಭವತಿ ನಿಶಾಪಿ ತಾಮೇವಾವಸ್ಥಾಂ  
 ಗಚ್ಛತಿ | 13 ತದಾ ನಿರೀಕ್ಷಮಾಣೇನ ಮಯಾಕಾಶಮಧ್ಯೇನಾಭಿಪತತ  
 ಏಕಸ್ಯ ದೂತಸ್ಯ ರವಃ ಶ್ರುತಃ ಸ ಉಚ್ಛ್ರೈ ಗದತಿ, ಅಪರೈ ಯೈಸ್ತಿಭಿ  
 ದೂರ್ತೈಸ್ತೂರ್ಯ್ಯೋ ವಾದಿತವ್ಯಾಸ್ತೇಷಾಮ್ ಅವಶಿಷ್ಟತೂರೀಧ್ವನಿತಃ  
 ಪೃಥಿವೀನಿವಾಸಿನಾಂ ಸನ್ತಾಪಃ ಸನ್ತಾಪಃ ಸನ್ತಾಪಶ್ಚ ಸಮ್ಭವಿಷ್ಯತಿ |

**9** ತತಃ ಪರಂ ಸಪ್ತಮದೂತೇನ ತೂರ್ಯ್ಯಾಂ ವಾದಿತಾಯಾಂ  
 ಗಗನಾತ್ ಪೃಥಿವ್ಯಾಂ ನಿಪತಿತ ಏಕಸ್ತಾರಕೋ ಮಯಾ ದೃಷ್ಟಃ, ತಸ್ಮೈ  
 ರಸಾತಲಕೂಪಸ್ಯ ಕುಜ್ಜಿಕಾದಾಯಿ | (Abyssos g12) 2 ತೇನ  
 ರಸಾತಲಕೂಪೇ ಮುಕ್ತೇ ಮಹಾಗ್ನಿಕುಣ್ಡಸ್ಯ ಧೂಮ ಇವ ಧೂಮಸ್ತಸ್ಮಾತ್  
 ಕೂಪಾದ್ ಉದ್ಗತಃ | ತಸ್ಮಾತ್ ಕೂಪಧೂಮಾತ್ ಸೂರ್ಯ್ಯಾಕಾಶೌ  
 ತಿಮಿರಾವೃತೌ | (Abyssos g12) 3 ತಸ್ಮಾದ್ ಧೂಮಾತ್  
 ಪತಜ್ಜೇಷು ಪೃಥಿವ್ಯಾಂ ನಿರ್ಗತೇಷು ನರಲೋಕಸ್ಥವೃತ್ತಿಕವತ್  
 ಬಲಂ ತೇಭ್ಯೋಽದಾಯಿ | 4 ಅಪರಂ ಪೃಥಿವ್ಯಾಸ್ತುಣಾನಿ  
 ಹರಿದ್ವರ್ಣಶಾಕಾದಯೋ ವೃಕ್ಷಾಶ್ಚ ತೈ ನಃ ಸಿಂಹಿತವ್ಯಾಃ ಕಿನ್ನು  
 ಯೇಷಾಂ ಭಾಲೇಷ್ಟೀಶ್ವರಸ್ಯ ಮುದ್ರಾಯಾ ಅಜ್ಜೋ ನಾಸ್ತಿ ಕೇವಲಂ ತೇ  
 ಮಾನವಾಸೈ, ಹಿಂಸಿತವ್ಯಾ ಇದಂ ತ ಆದಿಷ್ಟಾಃ | 5 ಪರನ್ನು  
 ತೇಷಾಂ ಬಧಾಯ ನಹಿ ಕೇವಲಂ ಪಙ್ಗು ಮಾಸಾನ್ ಯಾವತ್  
 ಯಾತನಾದಾನಾಯ ತೇಭ್ಯಃ ಸಾಮರ್ಥ್ಯಮದಾಯಿ | ವೃತ್ತಿಕೇನ ದಷ್ಟಸ್ಯ  
 ಮಾನವಸ್ಯ ಯಾದೃಶೀ ಯಾತನಾ ಜಾಯತೇ ತೈರಪಿ ತಾದೃಶೀ

ಯಾತನಾ ಪ್ರದೀಯತೇ | 6 ತಸ್ಮಿನ್ ಸಮಯೇ ಮಾನವಾ ಮೃತ್ಯುಂ  
ಮೃಗಯಿಷ್ಯಂತೇ ಕಿನ್ನು ಪ್ರಾಪ್ತುಂ ನ ಶಕ್ಯಂತಿ, ತೇ ಪ್ರಾಣಾನ್  
ತೃಕ್ತುಮ್ ಅಭಿಲಷಿಷ್ಯಂತಿ ಕಿನ್ನು ಮೃತ್ಯುಸ್ತೇಭ್ಯೋ ದೂರಂ  
ಪಲಾಯಿಷ್ಯತೇ | 7 ತೇಷಾಂ ಪತಚ್ಛಾನಾಮ್ ಆಕಾರೋ ಯುದ್ಧಾರ್ಥಂ  
ಸುಸಜ್ಜಿತಾನಾಮ್ ಅಶ್ವಾನಾಮ್ ಆಕಾರಸ್ಯ ತುಲ್ಯಃ, ತೇಷಾಂ ಶಿರಃಸು  
ಸುವರ್ಣಕಿರೀಟಾನೀವ ಕಿರೀಟಾನಿ ವಿದ್ಯಂತೇ, ಮುಖಮಣ್ಡಲಾನಿ ಚ  
ಮಾನುಷಿಕಮುಖತುಲ್ಯಾನಿ, 8 ಕೇಶಾಶ್ಚ ಯೋಷಿತಾಂ ಕೇಶಾನಾಂ  
ಸದೃಶಾಃ, ದಂತಾಶ್ಚ ಸಿಂಹದಂತತುಲ್ಯಾಃ, 9 ಲೌಹಕವಚವತ್  
ತೇಷಾಂ ಕವಚಾನಿ ಸಂತಿ, ತೇಷಾಂ ಪಕ್ಷಾಣಾಂ ಶಬ್ದೋ ರಣಾಯ  
ಧಾವತಾಮಶ್ವರಥಾನಾಂ ಸಮೂಹಸ್ಯ ಶಬ್ದತುಲ್ಯಃ | 10 ವೃಶ್ಚಿಕಾನಾಮಿವ  
ತೇಷಾಂ ಲಾಜ್ಞೂಲಾನಿ ಸಂತಿ, ತೇಷು ಲಾಜ್ಞೂಲೇಷು ಕಣ್ಣುಕಾನಿ ವಿದ್ಯಂತೇ,  
ಅಪರಂ ಪಞ್ಚ ಮಾಸಾನ್ ಯಾವತ್ ಮಾನವಾನಾಂ ಹಿಂಸನಾಯ ತೇ  
ಸಾಮರ್ಥ್ಯಪ್ರಾಪ್ತಾಃ | 11 ತೇಷಾಂ ರಾಜಾ ಚ ರಸಾತಲಸ್ಯ ದೂತಸ್ತಸ್ಯ  
ನಾಮ ಇಬ್ರೀಯಭಾಷಯಾ ಅಬದ್ದೋನ್ ಯೂನಾನೀಯಭಾಷಯಾ  
ಚ ಅಪಲ್ಲುಯೋನ್ ಅರ್ಥತೋ ವಿನಾಶಕ ಇತಿ | (Abyssos 912) 12  
ಪ್ರಥಮಃ ಸನ್ತಾಪೋ ಗತವಾನ್ ಪಶ್ಯ ಇತಃ ಪರಮಪಿ ದ್ವಾಭ್ಯಾಂ  
ಸನ್ತಾಪಾಭ್ಯಾಮ್ ಉಪಸ್ಥಾತವ್ಯಂ | 13 ತತಃ ಪರಂ ಷಷ್ಠದೂತೇನ  
ತೂರ್ಯ್ಯಾಂ ವಾದಿತಾಯಾಮ್ ಈಶ್ವರಸ್ಯಾಂತಿಕೇ ಸ್ಥಿತಾಯಾಃ  
ಸುವರ್ಣವೇದ್ಯಾಶ್ಚತುಶ್ರುಡಾತಃ ಕಸ್ಯಚಿದ್ ರವೋ ಮಯಾಶ್ರಾವಿ | 14  
ಸ ತೂರೀಧಾರಿಣಂ ಷಷ್ಠದೂತಮ್ ಅವದತ್, ಫರಾತಾಖ್ಯೇ  
ಮಹಾನದೇ ಯೇ ಚತ್ವಾರೋ ದೂತಾ ಬದ್ಧಾಃ ಸಂತಿ ತಾನ್ ಮೋಚಯ |  
15 ತತಸ್ತದ್ವಿಣ್ಣಸ್ಯ ತದ್ವಿನಸ್ಯ ತನ್ಮಾಸಸ್ಯ ತದ್ವತ್ಸರಸ್ಯ ಚ ಕೃತೇ ನಿರೂಪಿತಾಸ್ತೇ  
ಚತ್ವಾರೋ ದೂತಾ ಮಾನವಾನಾಂ ತೃತೀಯಾಂಶಸ್ಯ ಬಧಾರ್ಥಂ  
ಮೋಚಿತಾಃ | 16 ಅಪರಮ್ ಅಶ್ವಾರೋಹಿಸೈನ್ಯಾನಾಂ ಸಂಖ್ಯಾ  
ಮಯಾಶ್ರಾವಿ, ತೇ ವಿಂಶತಿಕೋಟಯ ಆಸನ್ | 17 ಮಯಾ ಯೇ  
ಽಶ್ವಾ ಅಶ್ವಾರೋಹಿಣಶ್ಚ ದೃಷ್ಟಾಸ್ತ ಏತಾದೃಶಾಃ, ತೇಷಾಂ  
ವಹ್ನಿಸ್ವರೂಪಾಣಿ ನೀಲಪ್ರಸ್ತರಸ್ವರೂಪಾಣಿ ಗಂಧಕಸ್ವರೂಪಾಣಿ ಚ  
ವರ್ಮ್ಯಾಣ್ಯಾಸನ್, ವಾಜಿನಾಞ್ಚ ಸಿಂಹಮೂರ್ಧಸದೃಶಾ ಮೂರ್ಧಾನಃ,  
ತೇಷಾಂ ಮುಖೇಭ್ಯೋ ವಹ್ನಿಧೂಮಗಂಧಕಾ ನಿರ್ಗಚ್ಛಂತಿ | 18 ಏತೈಸ್ತ್ರೈಭಿ

ರ್ದಣ್ಣೈರರ್ಥತಸ್ತೇಷಾಂ ಮುಖೇಭ್ಯೋ ನಿರ್ಗಚ್ಛದ್ಧಿ ವರ್ಷಿಧೂಮಗನ್ನಕೈ  
 ಮಾರ್ನುಷಾಣಾಂ ತುತೀಯಾಂಶೋ ಽಘಾನ್ | 19 ತೇಷಾಂ ವಾಜಿನಾಂ  
 ಬಲಂ ಮುಖೇಷು ಲಾಜ್ಞೂಲೇಷು ಚ ಸ್ಥಿತಂ, ಯತಸ್ತೇಷಾಂ  
 ಲಾಜ್ಞೂಲಾನಿ ಸರ್ಪಾಕಾರಾಣಿ ಮಸ್ತಕವಿಶಿಷ್ಟಾನಿ ಚ ತೈರೇವ ತೇ  
 ಹಿಂಸನ್ತಿ | 20 ಅಪರಮ್ ಅವಶಿಷ್ಟಾ ಯೇ ಮಾನವಾ ತೈ ರ್ದಣ್ಣೈ  
 ನಃ ಹತಾಸ್ತೇ ಯಥಾ ದೃಷ್ಟಿಶ್ರವಣಗಮನಶಕ್ತಿಹೀನಾನ್  
 ಸ್ವರ್ಣರೌಪ್ಯಪಿತ್ತಲಪ್ರಸ್ತರಕಾಷ್ಠಮಯಾನ್ ವಿಗ್ರಹಾನ್ ಭೂತಾಂಶ್ಚ ನ  
 ಪೂಜಯಿಷ್ಯನ್ತಿ ತಥಾ ಸ್ವಹಸ್ತಾನಾಂ ಕ್ರಿಯಾಭ್ಯಃ ಸ್ವಮನಾಂಸಿ ನ  
 ಪರಾವರ್ತಿತವನ್ತಃ | 21 ಸ್ವಬದ್ಧಕುಹಕವ್ಯಭಿಚಾರಚೌರ್ಯೋಭ್ಯೋ ಽಪಿ  
 ಮನಾಂಸಿ ನ ಪರಾವರ್ತಿತವನ್ತಃ |

**10** ಅನನ್ತರಂ ಸ್ವರ್ಗಾದ್ ಅವರೋಹನ್ ಅಪರ ಏಕೋ  
 ಮಹಾಬಲೋ ದೂತೋ ಮಯಾ ದೃಷ್ಟಃ, ಸ ಪರಿಹಿತಮೇಘಸ್ತಸ್ಯ  
 ಶಿರಶ್ಚ ಮೇಘಧನುಷಾ ಭೂಷಿತಂ ಮುಖಮಣ್ಡಲಂ ಸೂರ್ಯತುಲ್ಯಂ  
 ಚರಣೌ ಚ ವಹ್ನಿಸ್ತಮ್ಭಸಮೌ | 2 ಸ ಸ್ವಕರೇಣ ವಿಸ್ತೀರ್ಣಮೇಕಂ  
 ಕ್ಷೂದ್ರಗ್ರನ್ಥಂ ಧಾರಯತಿ, ದಕ್ಷಿಣಚರಣೇನ ಸಮುದ್ರೇ ವಾಮಚರಣೇನ  
 ಚ ಸ್ಥಲೇ ತಿಷ್ಠತಿ | 3 ಸ ಸಿಂಹಗರ್ಜನವದ್ ಉಚ್ಚೈಃಸ್ವರೇಣ ನೃನದತ್  
 ನಿನಾದೇ ಕೃತೇ ಸಪ್ತ ಸ್ತನಿತಾನಿ ಸ್ವಕೀಯಾನ್ ಸ್ವನಾನ್ ಪ್ರಾಕಾಶಯನ್ |  
 4 ತೈಃ ಸಪ್ತ ಸ್ತನಿತೈ ವಾರ್ಕೈ ಕಥಿತೇ ಽಹಂ ತತ್ ಲೇಖಿತುಮ್ ಉದ್ಯತ  
 ಆಸಂ ಕಿನ್ನು ಸ್ವರ್ಗಾದ್ ವಾಗಿಯಂ ಮಯಾ ಶ್ರುತಾ ಸಪ್ತ ಸ್ತನಿತೈ ಯದ್  
 ಯದ್ ಉಕ್ತಂ ತತ್ ಮುದ್ರಯಾಚ್ಛಯ ಮಾ ಲಿಖ | 5 ಅಪರಂ  
 ಸಮುದ್ರಮೇದಿನ್ಯೋಸ್ತಿಷ್ಠನ್ ಯೋ ದೂತೋ ಮಯಾ ದೃಷ್ಟಃ ಸ  
 ಗಗನಂ ಪ್ರತಿ ಸ್ವದಕ್ಷಿಣಕರಮುತ್ಥಾಪ್ಯ | 6 ಅಪರಂ ಸ್ವರ್ಗಾದ್ ಯಸ್ಯ  
 ರವೋ ಮಯಾಶ್ರಾವಿ ಸ ಪುನ ಮಾರ್ ಸಮ್ಭವ್ಯಾವದತ್ ತ್ವಂ ಗತ್ವಾ  
 ಸಮುದ್ರಮೇದಿನ್ಯೋಸ್ತಿಷ್ಠತೋ ದೂತಸ್ಯ ಕರಾತ್ ತಂ ವಿಸ್ತೀರ್ಣ  
 ಕ್ಷೂದ್ರಗ್ರನ್ಥಂ ಗೃಹಾಣ, ತೇನ ಮಯಾ ದೂತಸಮೀಪಂ ಗತ್ವಾ ಕಥಿತಂ  
 ಗ್ರನ್ಥೋ ಽಸೌ ದೀಯತಾಂ | (aiṛṇ 9165) | 7 ಕಿನ್ನು ತೂರೀಂ ವಾದಿಷ್ಯತಃ  
 ಸಪ್ತಮದೂತಸ್ಯ ತೂರೀವಾದನಸಮಯ ಈಶ್ವರಸ್ಯ ಗುಪ್ತಾ ಮನ್ತ್ರಣಾ  
 ತಸ್ಯ ದಾಸಾನ್ ಭವಿಷ್ಯದ್ವಾದಿನಃ ಪ್ರತಿ ತೇನ ಸುಸಂವಾದೇ ಯಥಾ  
 ಪ್ರಕಾಶಿತಾ ತಥೈವ ಸಿದ್ಧಾ ಭವಿಷ್ಯತಿ | 8 ಅಪರಂ ಸ್ವರ್ಗಾದ್ ಯಸ್ಯ

ರವೋ ಮಯಾಶ್ರಾವಿ ಸ ಪುನ ಮಾರ್ ಸಮ್ಭಾಷ್ಯಾವದತ್ ತ್ವಂ ಗತ್ವಾ  
ಸಮುದ್ರಮೇದಿನ್ಯೋಸ್ತಿಷ್ಠತೋ ದೂತಸ್ಯ ಕರಾತ್ ತಂ ವಿಸ್ತೀರ್ಣಂ  
ಕ್ಷುದ್ರಗ್ರನ್ಥಂ ಗೃಹಾಣ, 9 ತೇನ ಮಯಾ ದೂತಸಮೀಪಂ ಗತ್ವಾ ಕಥಿತಂ  
ಗ್ರನ್ಥೋ ಽಸೌ ದೀಯತಾಂ | ಸ ಮಾಮ್ ಅವದತ್ ತಂ ಗೃಹೀತ್ವಾ ಗಿಲ,  
ತವೋದರೇ ಸ ತಿಕ್ತರಸೋ ಭವಿಷ್ಯತಿ ಕಿನ್ತು ಮುಖೇ ಮಧುವತ್ ಸ್ವಾದು  
ಭವಿಷ್ಯತಿ | 10 ತೇನ ಮಯಾ ದೂತಸ್ಯ ಕರಾದ್ ಗ್ರನ್ಥೋ ಗೃಹೀತೋ  
ಗಲಿತಶ್ಚ | ಸ ತು ಮಮ ಮುಖೇ ಮಧುವತ್ ಸ್ವಾದುರಾಸೀತ್  
ಕಿನ್ತ್ವದನಾತ್ ಪರಂ ಮಮೋದರಸ್ತಿಕ್ತತಾಂ ಗತಃ | 11 ತತಃ ಸ ಮಾಮ್  
ಅವದತ್ ಬಹೂನ್ ಜಾತಿವಂಶಭಾಷಾವದಿರಾಜಾನ್ ಅಧಿ ತ್ವಯಾ  
ಪುನ ಭವಿಷ್ಯದ್ವಾಕ್ಯಂ ವಕ್ತವ್ಯಂ |

**11** ಅನನ್ತರಂ ಪರಿಮಾಣದಣ್ಣವದ್ ಏಕೋ ನಲೋ ಮಹ್ಯಮದಾಯಿ,  
ಸ ಚ ದೂತ ಉಪತಿಷ್ಠನ್ ಮಾಮ್ ಅವದತ್, ಉತ್ಥಾಯೇಶ್ವರಸ್ಯ  
ಮನ್ದಿರಂ ವೇದೀಂ ತತ್ರತ್ಯಸೇವಕಾಂಶ್ಚ ಮಿಮೀಷ್ವ | 2 ಕಿನ್ತು ಮನ್ದಿರಸ್ಯ  
ಬಹಿಃಪ್ರಾಜ್ಞಣಂ ತ್ಯಜ ನ ಮಿಮೀಷ್ವ ಯತಸ್ತದ್ ಅನ್ಯಜಾತೀಯೇಭ್ಯೋ  
ದತ್ತಂ, ಪವಿತ್ರಂ ನಗರಂ ದ್ವಿಚತ್ವಾರಿಂಶನ್ಮಾಸಾನ್ ಯಾವತ್ ತೇಷಾಂ  
ಚರಣೈ ಮರ್ಘೈಷ್ಯತೇ | 3 ಪಶ್ಚಾತ್ ಮಮ ದ್ವಾಭ್ಯಾಂ ಸಾಕ್ಷಿಭ್ಯಾಂ  
ಮಯಾ ಸಾಮರ್ಥ್ಯಂ ದಾಯಿಷ್ಯತೇ ತಾವುಷ್ಯಲೋಮಜವಸ್ತ್ರಪರಿಹಿತೌ  
ಷಷ್ಯಧಿಕದ್ವಿಶತಾಧಿಕಸಹಸ್ರದಿನಾನಿ ಯಾವದ್ ಭವಿಷ್ಯದ್ವಾಕ್ಯಾನಿ  
ವದಿಷ್ಯತಃ | 4 ತಾವೇವ ಜಗದೀಶ್ವರಸ್ಯಾನ್ತಿಕೇ ತಿಷ್ಠನ್ತೌ ಜಿತವೃಕ್ಷೌ  
ದೀಪವೃಕ್ಷೌ ಚ | 5 ಯದಿ ಕೇಚಿತ್ ತೌ ಹಿಂಸಿತುಂ ಚೇಷ್ಟಂತೇ ತರ್ಹಿ  
ತಯೋ ವದನಾಭ್ಯಾಮ್ ಅಗ್ನಿ ನಿರ್ಗತ್ಯ ತಯೋಃ ಶತ್ರುನ್  
ಭಸ್ಮೀಕರಿಷ್ಯತಿ | ಯಃ ಕಶ್ಚಿತ್ ತೌ ಹಿಂಸಿತುಂ ಚೇಷ್ಟತೇ ತೇನೈವಮೇವ  
ವಿನಷ್ಟವ್ಯಂ | 6 ತಯೋ ಭವಿಷ್ಯದ್ವಾಕ್ಯಕಥನದಿನೇಷು ಯಥಾ ವೃಷ್ಟಿ  
ರ್ನ ಜಾಯತೇ ತಥಾ ಗಗನಂ ರೋದ್ಧಂ ತಯೋಃ ಸಾಮರ್ಥ್ಯಮ್ ಅಸ್ತಿ,  
ಅಪರಂ ತೋಯಾನಿ ಶೋಣಿತರೂಪಾಣಿ ಕರ್ತುಂ ನಿಜಾಭಿಲಾಷಾತ್  
ಮುಹುರ್ಮುಹುಃ ಸರ್ವವಿಧದಣ್ಣೈಃ ಪೃಥಿವೀಮ್ ಆಹನ್ತುಂ ತಯೋಃ  
ಸಾಮರ್ಥ್ಯಮಸ್ತಿ | 7 ಅಪರಂ ತಯೋಃ ಸಾಕ್ಷ್ಯೇ ಸಮಾಪ್ತೇ ಸತಿ  
ರಸಾತಲಾದ್ ಯೇನೋತ್ಥಿತವ್ಯಂ ಸ ಪಶುಸ್ತಾಭ್ಯಾಂ ಸಹ ಯುದ್ಧಾತ್  
ಜೇಷ್ಯತಿ ಹನಿಷ್ಯತಿ ಚ | (Abyssos g12) 8 ತತಸ್ತಯೋಃ ಪ್ರಭುರಪಿ



ಯಸ್ಯಾಂ ಮಹಾಪುರ್ಯಾಂ ಕ್ರುಶೇ ಹತೋ ಽರ್ಥತೋ ಯಸ್ಯಾಃ  
ಪಾರಮಾರ್ಥಿಕನಾಮನೀ ಸಿದೋಮಂ ಮಿಸರಶ್ಚೇತಿ ತಸ್ಯಾ  
ಮಹಾಪುರ್ಯಾಃ ಸನ್ನಿವೇಶೇ ತಯೋಃ ಕುಣಪೇ ಸ್ಥಾಸ್ಯತಃ | 9 ತತೋ  
ನಾನಾಜಾತೀಯಾ ನಾನಾವಂಶೀಯಾ ನಾನಾಭಾಷಾವಾದಿನೋ  
ನಾನಾದೇಶೀಯಾಶ್ಚ ಬಹವೋ ಮಾನವಾಃ ಸಾರ್ಥದಿನತ್ರಯಂ  
ತಯೋಃ ಕುಣಪೇ ನಿರೀಕ್ಷಿಷ್ಯಂತೇ, ತಯೋಃ ಕುಣಪಯೋಃ ಶ್ಮಶಾನೇ  
ಸ್ಥಾಪನಂ ನಾನುಜ್ಞಾಸ್ಯಂತಿ | 10 ಪೃಥಿವೀನಿವಾಸಿನಶ್ಚ ತಯೋ  
ಹೇತೋರಾನಂದಿಷ್ಯಂತಿ ಸುಖಭೋಗಂ ಕುರ್ವಂತಃ ಪರಸ್ಪರಂ  
ದಾನಾನಿ ಪ್ರೇಷಯಿಷ್ಯಂತಿ ಚ ಯತಸ್ತಾಭ್ಯಾಂ ಭವಿಷ್ಯದ್ವಾದಿಭ್ಯಾಂ  
ಪೃಥಿವೀನಿವಾಸಿನೋ ಯಾತನಾಂ ಪ್ರಾಪ್ತಾಃ | 11 ತಸ್ಮಾತ್  
ಸಾರ್ಥದಿನತ್ರಯಾತ್ ಪರಮ್ ಈಶ್ವರಾತ್ ಜೀವನದಾಯಕ ಆತ್ಮನಿ ತೌ  
ಪ್ರವಿಷ್ಟೇ ತೌ ಚರಣೈರುದತಿಷ್ಯತಾಂ, ತೇನ ಯಾವಂತಸ್ತಾವಪಶ್ಯನ್ ತೇ  
ಽತೀವ ತ್ರಾಸಯುಕ್ತಾ ಅಭವನ್ | 12 ತತಃ ಪರಂ ತೌ ಸ್ವರ್ಗಾದ್  
ಉಚ್ಛ್ರೀರಿದಂ ಕಥಯಂತಂ ರವಮ್ ಅಶ್ರುಣುತಾಂ ಯುವಾಂ ಸ್ಥಾನಮ್  
ಏತದ್ ಆರೋಹತಾಂ ತತಸ್ತಯೋಃ ಶತ್ರುಷು ನಿರೀಕ್ಷಮಾಣೇಷು ತೌ  
ಮೇಘೇನ ಸ್ವರ್ಗಮ್ ಆರೂಢವನ್ತೌ | 13 ತದ್ಗಣೇ ಮಹಾಭೂಮಿಕಮ್ಪೇ  
ಜಾತೇ ಪುರ್ಯಾ ದಶಮಾಂಶಃ ಪತಿತಃ ಸಪ್ತಸಹಸ್ರಾಣಿ ಮಾನುಷಾಶ್ಚ  
ತೇನ ಭೂಮಿಕಮ್ಪೇನ ಹತಾಃ, ಅವಶಿಷ್ಟಾಶ್ಚ ಭಯಂ ಗತ್ವಾ  
ಸ್ವರ್ಗೀಯೇಶ್ವರಸ್ಯ ಪ್ರಶಂಸಾಮ್ ಅಕೀರ್ತಯನ್ | 14 ದ್ವಿತೀಯಃ  
ಸನ್ತಾಪೋ ಗತಃ ಪಶ್ಯ ತೃತೀಯಃ ಸನ್ತಾಪಸ್ಕೂರ್ಣಮ್ ಆಗಚ್ಛತಿ | 15  
ಅನನ್ತರಂ ಸಪ್ತದೂತೇನ ತೂರ್ಯಾಂ ವಾದಿತಾಯಾಂ ಸ್ವರ್ಗ ಉಚ್ಛ್ರೀಃ  
ಸ್ವರೈರ್ವಾಗಿಯಂ ಕೀರ್ತಿತಾ, ರಾಜತ್ವಂ ಜಗತೋ ಯದ್ಯದ್  
ರಾಜ್ಯಂ ತದಧುನಾಭವತ್ | ಅಸ್ಮತ್ಪ್ರಭೋಸ್ತದೀಯಾಭಿಷಿಕ್ತಸ್ಯ  
ತಾರಕಸ್ಯ ಚ | ತೇನ ಚಾನನ್ತಕಾಲೀಯಂ ರಾಜತ್ವಂ  
ಪ್ರಕರಿಸ್ಯತೇ || (aiōn g165) 16 ಅಪರಮ್ ಈಶ್ವರಸ್ಯಾನ್ತಿಕೇ  
ಸ್ವಕೀಯಸಿಂಹಾಸನೇಷೂಪವಿಷ್ಟಾಶ್ಚತುರ್ವಿಂಶತಿಪ್ರಾಚೀನಾ ಭುವಿ  
ನೃಜ್ಞೂಖಾ ಭೂತೈಶ್ವರಂ ಪ್ರಣಮ್ಯಾವದನ್, 17 ಹೇ ಭೂತ  
ವರ್ತಮಾನಾಪಿ ಭವಿಷ್ಯಂಶ್ಚ ಪರೇಶ್ವರ | ಹೇ ಸರ್ವಶಕ್ತಿಮನ್ ಸ್ವಾಮಿನ್  
ವಯಂ ತೇ ಕುರ್ಮಹೇ ಸ್ತವಂ | ಯತ್ ತ್ವಯಾ ಕ್ರಿಯತೇ ರಾಜ್ಯಂ

ಗೃಹೀತ್ವಾ ತೇ ಮಹಾಬಲಂ | 18 ವಿಜಾತೀಯೇಷು ಕುಪ್ಯತ್ಸು  
 ಪ್ರಾದುರ್ಭೂತಾ ತವ ಕ್ರುಧಾ | ಮೃತಾನಾಮಪಿ ಕಾಲೋ ಽಸೌ  
 ವಿಚಾರೋ ಭವಿತಾ ಯದಾ | ಭೃತ್ಯಾಶ್ಚ ತವ ಯಾವನ್ನೋ  
 ಭವಿಷ್ಯದ್ವಾದಿಸಾಧವಃ | ಯೇ ಚ ಕ್ಷುದ್ರಾ ಮಹಾನ್ನೋ ವಾ ನಾಮತಸ್ತೇ  
 ಹಿ ಬಿಭೃತಿ | ಯದಾ ಸರ್ವೇಭ್ಯ ಏತೇಭ್ಯೋ ವೇತನಂ ವಿತರಿಷ್ಯತೇ |  
 ಗನ್ತವ್ಯಶ್ಚ ಯದಾ ನಾಶೋ ವಸುಧಾಯಾ ವಿನಾಶಕೈಃ || 19  
 ಅನನ್ತರಮ್ ಈಶ್ವರಸ್ಯ ಸ್ವರ್ಗಸ್ಥಮನ್ದಿರಸ್ಯ ದ್ವಾರಂ ಮುಕ್ತಂ  
 ತನ್ನಂದಿರಮಧ್ಯೇ ಚ ನಿಯಮಮಘ್ನಾಣಾ ದೃಶ್ಯಾಭವತ್, ತೇನ ತಡಿತೋ  
 ರವಾಃ ಸ್ತನಿತಾನಿ ಭೂಮಿಕಮ್ಪೋ ಗುರುತರಶಿಲಾವೃಷ್ಟಿಶ್ಚೈತಾನಿ  
 ಸಮಭವನ್ |

**12** ತತಃ ಪರಂ ಸ್ವರ್ಗೇ ಮಹಾಚಿತ್ರಂ ದೃಷ್ಟಂ ಯೋಷಿದೇಕಾಸೀತ್  
 ಸಾ ಪರಿಹಿತಸೂರ್ಯಾ ಚನ್ದ್ರಶ್ಚ ತಸ್ಯಾಶ್ಚರಣಯೋರಧೋ  
 ದ್ವಾದಶತಾರಾಣಾಂ ಕಿರೀಟಿಷ್ಟ ಶಿರಸ್ಯಾಸೀತ್ | 2 ಸಾ ಗರ್ಭವತೀ ಸತೀ  
 ಪ್ರಸವವೇದನಯಾ ವೃಥಿತಾರ್ತರಾವಮ್ ಅಕರೋತ್ | 3 ತತಃ ಸ್ವರ್ಗೇ  
 ಽಪರಮ್ ಏಕಂ ಚಿತ್ರಂ ದೃಷ್ಟಂ ಮಹಾನಾಗ ಏಕ ಉಪಾತಿಷ್ಠತ್ ಸ  
 ಲೋಹಿತವರ್ಣಸ್ತಸ್ಯ ಸಪ್ತ ಶಿರಾಂಸಿ ಸಪ್ತ ಶೃಂಗಾಣಿ ಶಿರಃಸು ಚ ಸಪ್ತ  
 ಕಿರೀಟಾನ್ಯಾಸನ್ | 4 ಸ ಸ್ವಲಾಜ್ಞಲೇನ ಗಗನಸ್ಥನಕ್ಷತ್ರಾಣಾಂ  
 ತೃತೀಯಾಂಶಮ್ ಅವಮೃಜ್ಯ ಪೃಥಿವ್ಯಾಂ ನೃಪಾತಯತ್ | ಸ ಏವ  
 ನಾಗೋ ನವಜಾತಂ ಸನ್ಮಾನಂ ಗ್ರಸಿತುಮ್ ಉದ್ಯತಸ್ತಸ್ಯಾಃ  
 ಪ್ರಸವಿಷ್ಯಮಾಣಾಯಾ ಯೋಷಿತೋ ಽನ್ತಿಕೇ ಽತಿಷ್ಠತ್ | 5 ಸಾ ತು  
 ಪುಂಸನ್ಮಾನಂ ಪ್ರಸೂತಾ ಸ ಏವ ಲೌಹಮಯರಾಜದಣ್ಡೀನ  
 ಸರ್ವಜಾತೀಶ್ಚಾರಯಿಷ್ಯತಿ, ಕಿಂಚ ತಸ್ಯಾಃ ಸನ್ಮಾನ ಈಶ್ವರಸ್ಯ ಸಮೀಪಂ  
 ತದೀಯಸಿಂಹಾಸನಸ್ಯ ಚ ಸನ್ನಿಧಿಮ್ ಉದ್ಧೃತಃ | 6 ಸಾ ಚ ಯೋಷಿತ್  
 ಪ್ರಾನ್ತರಂ ಪಲಾಯಿತಾ ಯತಸ್ತತ್ರೇಶ್ವರೇಣ ನಿರ್ಮಿತ ಆಶ್ರಮೇ  
 ಷಷ್ಯಧಿಕಶತದ್ವಯಾಧಿಕಸಹಸ್ರದಿನಾನಿ ತಸ್ಯಾಃ ಪಾಲನೇನ ಭವಿತವ್ಯಂ |  
 7 ತತಃ ಪರಂ ಸ್ವರ್ಗೇ ಸಂಗ್ರಾಮ ಉಪಾಪಿಷ್ಠತ್ ಮೀಖಾಯೇಲಸ್ತಸ್ಯ  
 ದೂತಾಶ್ಚ ತೇನ ನಾಗೇನ ಸಹಾಯುಧ್ಯನ್ ತಥಾ ಸ ನಾಗಸ್ತಸ್ಯ ದೂತಾಶ್ಚ  
 ಸಂಗ್ರಾಮಮ್ ಅಕುರ್ವನ್, ಕಿನ್ತು ಪ್ರಭವಿತುಂ ನಾಶಕ್ವವನ್ 8 ಯತಃ  
 ಸ್ವರ್ಗೇ ತೇಷಾಂ ಸ್ಥಾನಂ ಪುನ ನಾರ್ವಿದ್ಯತ | 9 ಅಪರಂ ಸ

ಮಹಾನಾಗೋ ಽರ್ಥತೋ ದಿಯಾವಲಃ (ಅಪವಾದಕಃ) ಶಯತಾನಶ್ಚ  
(ವಿಪಕ್ಷಃ) ಇತಿ ನಾಮ್ನಾ ವಿಖ್ಯಾತೋ ಯಃ ಪುರಾತನಃ ಸರ್ಪಃ ಕೃತ್ಸಂ  
ನರಲೋಕಂ ಭ್ರಾಮಯತಿ ಸ ಪೃಥಿವ್ಯಾಂ ನಿಪಾತಿತಸ್ತೇನ ಸಾರ್ಧಂ ತಸ್ಯ  
ದೂತಾ ಅಪಿ ತತ್ರ ನಿಪಾತಿತಾಃ | 10 ತತಃ ಪರಂ ಸ್ವರ್ಗೇ ಉಚ್ಛ್ರೈ  
ಭಾಷಮಾಣೋ ರವೋ ಽಯಂ ಮಯಾಶ್ರಾವಿ, ತ್ರಾಣಂ ಶಕ್ತಿಶ್ಚ  
ರಾಜತ್ವಮಧುನೈವೇಶ್ವರಸ್ಯ ನಃ | ತಥಾ ತೇನಾಭಿಷಿಕ್ತಸ್ಯ ತ್ರಾತುಃ  
ಪರಾಕ್ರಮೋ ಽಭವತ್ || ಯತೋ ನಿಪಾತಿತೋ ಽಸ್ಮಾಕಂ  
ಭ್ರಾತೃಣಾಂ ಸೋ ಽಭಿಯೋಜಕಃ | ಯೇನೇಶ್ವರಸ್ಯ ನಃ ಸಾಕ್ಷಾತ್ ತೇ  
ಽದೂಷ್ಯನ್ತ ದಿವಾನಿಶಂ || 11 ಮೇಷವತ್ಸಸ್ಯ ರಕ್ತೇನ ಸ್ವಸಾಕ್ಷ್ಯವಚನೇನ  
ಚ | ತೇ ತು ನಿರ್ಜಿತವನ್ತಸ್ತಂ ನ ಚ ಸ್ನೇಹಮ್ ಅಕುರ್ವತ |  
ಪ್ರಾಣೋಷ್ವಪಿ ಸ್ವಕೀಯೇಷು ಮರಣಸ್ಯೈವ ಸಜ್ಯಟೇ | 12 ತಸ್ಮಾದ್  
ಆನಂದತು ಸ್ವರ್ಗೋ ಹೃಷ್ಯಂತಾಂ ತನ್ನಿವಾಮಿನಃ | ಹಾ ಭೂಮಿಸಾಗರೌ  
ತಾಪೋ ಯುವಾಮೇವಾಕ್ರಮಿಷ್ಯತಿ | ಯುವಯೋರವತೀರ್ಣೋ  
ಯತ್ ಶೈತಾನೋ ಽತೀವ ಕಾಪನಃ | ಅಲ್ಪೋ ಮೇ ಸಮಯೋ  
ಽಸ್ಯೇತಚ್ಚಾಪಿ ತೇನಾವಗಮ್ಯತೇ || 13 ಅನನ್ದರಂ ಸ ನಾಗಃ ಪೃಥಿವ್ಯಾಂ  
ಸ್ವಂ ನಿಕ್ಷಿಪ್ತಂ ವಿಲೋಕ್ಯ ತಾಂ ಪುತ್ರಪ್ರಸೂತಾಂ ಯೋಷಿತಮ್  
ಉಪಾದ್ರವತ್ | 14 ತತಃ ಸಾ ಯೋಷಿತ್ ಯತ್ ಸ್ವಕೀಯಂ  
ಪ್ರಾನ್ತರಸ್ಥಾಶ್ರಮಂ ಪ್ರತ್ಯುತ್ಪತ್ತಿತುಂ ಶಕ್ನುಯಾತ್ ತದರ್ಥಂ  
ಮಹಾಕುರರಸ್ಯ ಪಕ್ಷದ್ವಯಂ ತಸ್ಮೈ ದತ್ತಂ, ಸಾ ತು ತತ್ರ ನಾಗತೋ  
ದೂರೇ ಕಾಲೈಕಂ ಕಾಲದ್ವಯಂ ಕಾಲಾರ್ಧಂ ಯಾವತ್ ಪಾಲ್ಯತೇ | 15  
ಕಿಂಚ ನಾಗಸ್ತಾಂ ಯೋಷಿತಂ ಸ್ತೋತಸಾ ಪ್ಲಾವಯಿತುಂ ಸ್ವಮುಖಾತ್  
ನದೀವತ್ ತೋಯಾನಿ ತಸ್ಯಾಃ ಪಶ್ಚಾತ್ ಪ್ರಾಕ್ಷಿಪತ್ | 16 ಕಿನ್ನು  
ಮೇದಿನೀ ಯೋಷಿತಮ್ ಉಪಕುರ್ವತೀ ನಿಜವದನಂ ವ್ಯಾದಾಯ  
ನಾಗಮುಖಾದ್ ಉದ್ಗೀರ್ಣಾಂ ನದೀಮ್ ಅಪಿವತ್ | 17 ತತೋ  
ನಾಗೋ ಯೋಷಿತೇ ಕ್ರುದ್ಧ್ವಾ ತದ್ವಂಶಸ್ಯಾವಶಿಷ್ಟಲೋಕೈರರ್ಥತೋ  
ಯ ಈಶ್ವರಸ್ಯಾಜ್ಞಾಃ ಪಾಲಯನ್ತಿ ಯೀಶೋಃ ಸಾಕ್ಷ್ಯಂ ಧಾರಯನ್ತಿ ಚ ತೈಃ  
ಸಹ ಯೋದ್ಧಂ ನಿರ್ಗತವಾನ್ |

**13** ತತಃ ಪರಮಹಂ ಸಾಗರೀಯಸಿಕತಾಯಾಂ ತಿಷ್ಠನ್ ಸಾಗರಾದ್  
ಉದ್ಗಚ್ಛನ್ತಮ್ ಏಕಂ ಪಶುಂ ದೃಷ್ಟ್ವಾನ್ ತಸ್ಯ ದಶ ಶೃಜ್ಞಾಣಿ

ಸಪ್ತ ಶಿರಾಂಸಿ ಚ ದಶ ಶೃಜ್ಞೇಷು ದಶ ಕಿರೀಟಾನಿ ಶಿರಃಸು  
 ಚೇಶ್ವರನಿನ್ನಾಸೂಚಕಾನಿ ನಾಮಾನಿ ವಿದ್ಯಂತೇ | 2 ಮಯಾ ದೃಷ್ಟಃ ಸ  
 ಪಶುಶ್ಚಿತ್ರವ್ಯಾಪ್ರಸದೃಶಃ ಕಿನ್ನು ತಸ್ಯ ಚರಣೌ ಭಲ್ಲೂಕಸ್ಯೇವ ವದನಙ್ಗು  
 ಸಿಂಹವದನಮಿವ | ನಾಗನೇ ತಸ್ಮೈ ಸ್ವೀಯಪರಾಕ್ರಮಃ  
 ಸ್ವೀಯಂ ಸಿಂಹಾಸನಂ ಮಹಾಧಿಪತ್ಯಙ್ಗಾದಾಯಿ | 3 ಮಯಿ  
 ನಿರೀಕ್ಷಮಾಣೇ ತಸ್ಯ ಶಿರಸಾಮ್ ಏಕಮ್ ಅನ್ತಕಾಘಾತೇನ  
 ಛೇದಿತಮಿವಾದೃಶ್ಯತ, ಕಿನ್ನು ತಸ್ಯಾನ್ತಕಕ್ಷತಸ್ಯ ಪ್ರತೀಕಾರೋ ಽಕ್ರಿಯತ  
 ತತಃ ಕೃತ್ನೋ ನರಲೋಕಸ್ತಂ ಪಶುಮಧಿ ಚಮತ್ಕಾರಂ ಗತಃ, 4  
 ಯಶ್ಚ ನಾಗಸ್ತಸ್ಮೈ ಪಶವೇ ಸಾಮರ್ಥ್ಯಂ ದತ್ತವಾನ್ ಸರ್ವೇ  
 ತಂ ಪ್ರಾಣಮನ್ ಪಶುಮಪಿ ಪ್ರಾಣಮನ್ತೋ ಽಕಥಯನ್,  
 ಕೋ ವಿದ್ಯತೇ ಪಶೋಸ್ತುಲ್ಯಸ್ತೇನ ಕೋ ಯೋದ್ಧಮರ್ಹತಿ |  
 5 ಅನನ್ತರಂ ತಸ್ಮೈ ದರ್ಪವಾಕ್ಯೇಶ್ವರನಿನ್ನಾವಾದಿ ವದನಂ  
 ದ್ವಿಚತ್ವಾರಿಂಶನ್ಮಾಸಾನ್ ಯಾವದ್ ಅವಸ್ಥಿತೇಃ ಸಾಮರ್ಥ್ಯಙ್ಗಾದಾಯಿ |  
 6 ತತಃ ಸ ಈಶ್ವರನಿನ್ನನಾರ್ಥಂ ಮುಖಂ ವ್ಯಾದಾಯ ತಸ್ಯ ನಾಮ  
 ತಸ್ಯಾವಾಸಂ ಸ್ವರ್ಗನಿವಾಸಿನಶ್ಚ ನಿಂದಿತುಮ್ ಆರಭತ | 7 ಅಪರಂ  
 ಧಾರ್ಮ್ಯಕೈಃ ಸಹ ಯೋಧನಸ್ಯ ತೇಷಾಂ ಪರಾಜಯಸ್ಯ ಚಾನುಮತಿಃ  
 ಸರ್ವಜಾತೀಯಾನಾಂ ಸರ್ವವಂಶೀಯಾನಾಂ ಸರ್ವಭಾಷಾವಾದಿನಾಂ  
 ಸರ್ವದೇಶೀಯಾನಾಂ ಇತ್ಯಾಧಿಪತ್ಯಮಪಿ ತಸ್ಮಾ ಅದಾಯಿ | 8 ತತೋ  
 ಜಗತಃ ಸೃಷ್ಟಿಕಾಲಾತ್ ಛೇದಿತಸ್ಯ ಮೇಷವತ್ಸಸ್ಯ ಜೀವನಪುಸ್ತಕೇ  
 ಯಾವತಾಂ ನಾಮಾನಿ ಲಿಖಿತಾನಿ ನ ವಿದ್ಯಂತೇ ತೇ ಪೃಥಿವೀನಿವಾಸಿನಃ  
 ಸರ್ವೇ ತಂ ಪಶುಂ ಪ್ರಾಣಂಸ್ಯಂತಿ | 9 ಯಸ್ಯ ಶ್ರೋತ್ರಂ ವಿದ್ಯತೇ ಸ  
 ಶೃಣೋತು | 10 ಯೋ ಜನೋ ಽಪರಾನ್ ವಂದೀಕೃತ್ಯ ನಯತಿ ಸ  
 ಸ್ವಯಂ ವಂದೀಭೂಯ ಸ್ಥಾನಾನ್ತರಂ ಗಮಿಷ್ಯತಿ, ಯಶ್ಚ ಖಜ್ಞೇನ ಹನ್ತಿ ಸ  
 ಸ್ವಯಂ ಖಜ್ಞೇನ ಘಾನಿಷ್ಯತೇ | ಅತ್ರ ಪವಿತ್ರಲೋಕಾನಾಂ  
 ಸಹಿಷ್ಣುತಯಾ ವಿಶ್ವಾಸೇನ ಚ ಪ್ರಕಾಶಿತವ್ಯಂ | 11 ಅನನ್ತರಂ  
 ಪೃಥಿವೀತ ಉದ್ಗಚ್ಛನ್ ಅಪರ ಏಕಃ ಪಶು ಮಯಾ ದೃಷ್ಟಃ ಸ  
 ಮೇಷಶಾವಕವತ್ ಶೃಜ್ಞದ್ವಯವಿಶಿಷ್ಟ ಆಸೀತ್ ನಾಗವಚ್ಚಾಭಾಷತ | 12  
 ಸ ಪ್ರಥಮಪಶೋರನ್ತಿಕೇ ತಸ್ಯ ಸರ್ವಂ ಪರಾಕ್ರಮಂ ವ್ಯವಹರತಿ  
 ವಿಶೇಷತೋ ಯಸ್ಯ ಪ್ರಥಮಪಶೋರನ್ತಿಕಕ್ಷತಂ ಪ್ರತೀಕಾರಂ ಗತಂ ತಸ್ಯ

ಪೂಜಾಂ ಪೃಥಿವೀಂ ತನ್ನಿವಾಸಿನಶ್ಚ ಕಾರಯತಿ | 13 ಅಪರಂ  
ಮಾನವಾನಾಂ ಸಾಕ್ಷಾದ್ ಆಕಾಶತೋ ಭುವಿ ವಹ್ನಿವರ್ಷಣಾದೀನಿ  
ಮಹಾಚಿತ್ರಾಣಿ ಕರೋತಿ | 14 ತಸ್ಯ ಪಶೋಃ ಸಾಕ್ಷಾದ್ ಯೇಷಾಂ  
ಚಿತ್ರಕರ್ಮಣಾಂ ಸಾಧನಾಯ ಸಾಮರ್ಥ್ಯಂ ತಸ್ಮೈ ದತ್ತಂ ತೈಃ ಸ  
ಪೃಥಿವೀನಿವಾಸಿನೋ ಭ್ರಾಮಯತಿ, ವಿಶೇಷತೋ ಯಃ ಪಶುಃ  
ಖಜ್ಗೇನ ಕ್ಷತಯುಕ್ತೋ ಭೂತ್ವಾಪ್ಯಜೀವತ್ ತಸ್ಯ ಪ್ರತಿಮಾನಿರ್ಮಾಣಂ  
ಪೃಥಿವೀನಿವಾಸಿನ ಆದಿಶತಿ | 15 ಅಪರಂ ತಸ್ಯ ಪಶೋಃ ಪ್ರತಿಮಾ  
ಯಥಾ ಭಾಷತೇ ಯಾವನ್ತಶ್ಚ ಮಾನವಾಸ್ತಾಂ ಪಶುಪ್ರತಿಮಾಂ ನ  
ಪೂಜಯನ್ತಿ ತೇ ಯಥಾ ಹನ್ಯಂತೇ ತಥಾ ಪಶುಪ್ರತಿಮಾಯಾಃ  
ಪ್ರಾಣಪ್ರತಿಷ್ಠಾರ್ಥಂ ಸಾಮರ್ಥ್ಯಂ ತಸ್ಮಾ ಅದಾಯಿ | 16 ಅಪರಂ  
ಕ್ಷುದ್ರಮಹದ್ಧನಿದ್ರಿದ್ರಮುಕ್ತದಾಸಾನ್ ಸರ್ವಾನ್ ದಕ್ಷಿಣಕರೇ ಭಾಲೇ  
ವಾ ಕಲಜ್ಯಂ ಗ್ರಾಹಯತಿ | 17 ತಸ್ಮಾದ್ ಯೇ ತಂ ಕಲಜ್ಯಮರ್ಥತಃ  
ಪಶೋ ನಾಮ ತಸ್ಯ ನಾಮ್ನಃ ಸಂಖ್ಯಾಜ್ಯಂ ವಾ ಧಾರಯನ್ತಿ ತಾನ್  
ವಿನಾ ಪರೇಣ ಕೇನಾಪಿ ಕ್ರಯವಿಕ್ರಯೇ ಕರ್ತುಂ ನ ಶಕ್ಯೇತೇ | 18 ಅತ್ರ  
ಜ್ಞಾನೇನ ಪ್ರಕಾಶಿತವ್ಯಂ | ಯೋ ಬುದ್ಧಿವಿಶಿಷ್ಟಃ ಸ ಪಶೋಃ ಸಂಖ್ಯಾಂ  
ಗಣಯತು ಯತಃ ಸಾ ಮಾನವಸ್ಯ ಸಂಖ್ಯಾ ಭವತಿ | ಸಾ ಚ ಸಂಖ್ಯಾ  
ಷಟ್ಷಷ್ಟ್ಯಧಿಕಷಟ್ಕತಾನಿ |

**14** ತತಃ ಪರಂ ನಿರೀಕ್ಷಮಾಣೇನ ಮಯಾ ಮೇಷಶಾವಕೋ  
ದೃಷ್ಟಃ ಸ ಸಿಯೋನಪರ್ವತಸ್ಯೋಪರ್ಯುತಿಷ್ಠತ್, ಅಪರಂ  
ಯೇಷಾಂ ಭಾಲೇಷು ತಸ್ಯ ನಾಮ ತತ್ತಿತುಶ್ಚ ನಾಮ ಲಿಖಿತಮಾಸ್ತೇ  
ತಾದೃಶಾಶ್ಚತುಶ್ಚತ್ವಾರಿಂಶತ್ಸಹಸ್ರಾಧಿಕಾ ಲಕ್ಷಲೋಕಾಸ್ತೇನ  
ಸಾರ್ಧಮ್ ಆಸನ್ | 2 ಅನನ್ತರಂ ಬಹುತೋಯಾನಾಂ ರವ ಇವ  
ಗುರುತರಸ್ತನಿತಸ್ಯ ಚ ರವ ಇವ ಏಕೋ ರವಃ ಸ್ವರ್ಗಾತ್  
ಮಯಾಶ್ರಾವಿ | ಮಯಾ ಶ್ರುತಃ ಸ ರವೋ ವೀಣಾವಾದಕಾನಾಂ  
ವೀಣಾವಾದನಸ್ಯ ಸದೃಶಃ | 3 ಸಿಂಹಸನಸ್ಯಾನ್ತಿಕೇ ಪ್ರಾಣಿಚತುಷ್ಟಯಸ್ಯ  
ಪ್ರಾಚೀನವರ್ಗಸ್ಯ ಚಾನ್ತಿಕೇ 5ಪಿ ತೇ ನವೀನಮೇಕಂ ಗೀತಮ್  
ಅಗಾಯನ್ ಕಿನ್ತು ಧರಣೀತಃ ಪರಿಕ್ರೀತಾನ್ ತಾನ್  
ಚತುಶ್ಚತ್ವಾರಿಂಶತ್ಸಹಸ್ರಾಧಿಕಲಕ್ಷಲೋಕಾನ್ ವಿನಾ ನಾಪರೇಣ ಕೇನಾಪಿ  
ತದ್ ಗೀತಂ ಶಿಕ್ಷಿತುಂ ಶಕ್ಯತೇ | 4 ಇಮೇ ಯೋಷಿತಾಂ ಸಜ್ಜೇನ ನ

ಕಲಚ್ಛೇತಾ ಯತಸ್ತೇ ಽಮೈಥುನಾ ಮೇಷಶಾವಕೋ ಯತ್ ಕಿಮಪಿ  
 ಸ್ಥಾನಂ ಗಚ್ಛೇತ್ ತತ್ಸರ್ವಸ್ಮಿನ್ ಸ್ಥಾನೇ ತಮ್ ಅನುಗಚ್ಛಂತಿ ಯತಸ್ತೇ  
 ಮನುಷ್ಯಾಣಾಂ ಮಧ್ಯತಃ ಪ್ರಥಮಫಲಾನೀವೇಶ್ವರಸ್ಯ ಮೇಷಶಾವಕಸ್ಯ  
 ಚ ಕೃತೇ ಪರಿಕ್ರೀತಾಃ | 5 ತೇಷಾಂ ವದನೇಷು ಚಾನೃತಂ ಕಿಮಪಿ ನ  
 ವಿದ್ಯತೇ ಯತಸ್ತೇ ನಿರ್ದೋಷಾ ಈಶ್ವರಸಿಂಹಾಸನಸ್ಯಾನ್ತಿಕೇ ತಿಷ್ಠಂತಿ | 6  
 ಅನಂತರಮ್ ಆಕಾಶಮಧ್ಯೇನೋಡ್ಡೀಯಮಾನೋ ಽಪರ  
 ಏಕೋ ದೂತೋ ಮಯಾ ದೃಷ್ಟಃ ಸೋ ಽನಂತಕಾಲೀಯಂ  
 ಸುಸಂವಾದಂ ಧಾರಯತಿ ಸ ಚ ಸುಸಂವಾದಃ ಸರ್ವಜಾತೀಯಾನ್  
 ಸರ್ವವಂಶೀಯಾನ್ ಸರ್ವಭಾಷಾವಾದಿನಃ ಸರ್ವದೇಶೀಯಾಂಶ್ಚ  
 ಪೃಥಿವೀನಿವಾಸಿನಃ ಪ್ರತಿ ತೇನ ಘೋಷಿತವ್ಯಃ | (aiṛṇios g166) 7 ಸ  
 ಉಚ್ಛೇಃಸ್ವರೇಣೇದಂ ಗದತಿ ಯೂಯಮೀಶ್ವರಾದ್ ಬಿಭೀತ ತಸ್ಯ ಸ್ತವಂ  
 ಕುರುತ ಚ ಯತಸ್ತದೀಯವಿಚಾರಸ್ಯ ದಣ್ಣ ಉಪಾತಿಷ್ಠತ್ ತಸ್ಮಾದ್  
 ಆಕಾಶಮಣ್ಣಲಸ್ಯ ಪೃಥಿವ್ಯಾಃ ಸಮುದ್ರಸ್ಯ ತೋಯಪ್ರಸ್ರವಣಾನಾಂಞ್ಚ  
 ಸೃಷ್ಟ್ವಾ ಯುಷ್ಮಾಭಿಃ ಪ್ರಣಮ್ಯತಾಂ | 8 ತತ್ಪಶ್ಚಾದ್ ದ್ವಿತೀಯ ಏಕೋ  
 ದೂತ ಉಪಸ್ಥಾಯಾವದತ್ ಪತಿತಾ ಪತಿತಾ ಸಾ ಮಹಾಬಾಬಿಲ್  
 ಯಾ ಸರ್ವಜಾತೀಯಾನ್ ಸ್ವಕೀಯಂ ವ್ಯಭಿಚಾರರೂಪಂ  
 ಕ್ರೋಧಮದಮ್ ಅಪಾಯಯತ್ | 9 ತತ್ಪಶ್ಚಾದ್ ತೃತೀಯೋ ದೂತ  
 ಉಪಸ್ಥಾಯೋಚ್ಛೈರವದತ್, ಯಃ ಕಶ್ಚಿತ ತಂ ಶಶುಂ ತಸ್ಯ ಪ್ರತಿಮಾಂಞ್ಚ  
 ಪ್ರಣಮತಿ ಸ್ವಭಾಲೇ ಸ್ವಕರೇ ವಾ ಕಲಜ್ಜಂ ಗೃಹ್ಣಾತಿ ಚ 10 ಸೋ  
 ಽಪೀಶ್ವರಸ್ಯ ಕ್ರೋಧಪಾತ್ರೇ ಸ್ಥಿತಮ್ ಅಮಿಶ್ರಿತಂ ಮದತ್ ಅರ್ಥತ  
 ಈಶ್ವರಸ್ಯ ಕ್ರೋಧಮದಂ ಪಾಸ್ಯತಿ ಪವಿತ್ರದೂತಾನಾಂ ಮೇಷಶಾವಕಸ್ಯ  
 ಚ ಸಾಕ್ಷಾದ್ ವಕ್ಷಿಗನ್ನಕಯೋ ಯಾತನಾಂ ಲಪ್ಸ್ಯತೇ ಚ | 11 ತೇಷಾಂ  
 ಯಾತನಾಯಾ ಧೂಮೋ ಽನಂತಕಾಲಂ ಯಾವದ್ ಉದ್ಗಮಿಷ್ಯತಿ ಯೇ  
 ಚ ಪಶುಂ ತಸ್ಯ ಪ್ರತಿಮಾಂಞ್ಚ ಪೂಜಯಂತಿ ತಸ್ಯ ನಾಮ್ನೋ ಽಜ್ಜಂ ವಾ  
 ಗೃಹ್ಣಂತಿ ತೇ ದಿವಾನಿಶಂ ಕಂಞ್ಚನ ವಿರಾಮಂ ನ ಪ್ರಾಪ್ಸ್ಯಂತಿ | (aiṛṇ g165) 12  
 ಯೇ ಮಾನವಾ ಈಶ್ವರಸ್ಯಾಜ್ಞಾ ಯೀಶೌ ವಿಶ್ವಾಸಂ ಪಾಲಯಂತಿ ತೇಷಾಂ  
 ಪವಿತ್ರಲೋಕಾನಾಂ ಸಹಿಷ್ಣುತಯಾತ್ರ ಪ್ರಕಾಶಿತವ್ಯಂ | 13 ಅಪರಂ  
 ಸ್ವರ್ಗಾತ್ ಮಯಾ ಸಹ ಸಮ್ಭಾಷಮಾಣ ಏಕೋ ರವೋ ಮಯಾಶ್ರಾವಿ  
 ತೇನೋಕ್ತಂ ತ್ವಂ ಲಿಖ, ಇದಾನೀಮಾರಭ್ಯ ಯೇ ಪ್ರಭೌ ಮ್ರಿಯಂತೇ ತೇ

ಮೃತಾ ಧನ್ಯಾ ಇತಿ; ಆತ್ಮಾ ಭಾಷತೇ ಸತ್ಯಂ ಸ್ವಶ್ರಮೇಭ್ಯಸ್ತೈ ವಿರಾಮಃ  
 ಪ್ರಾಪ್ತವ್ಯಃ ತೇಷಾಂ ಕರ್ಮಾಣಿ ಚ ತಾನ್ ಅನುಗಚ್ಛನ್ತಿ | 14 ತದನನ್ತರಂ  
 ನಿರೀಕ್ಷಮಾಣೇನ ಮಯಾ ಶ್ವೇತವರ್ಣ ಏಕೋ ಮೇಘೋ  
 ದೃಷ್ಟಸ್ತನ್ನೇಘಾರೂಢೋ ಜನೋ ಮಾನವಪುತ್ರಾಕೃತಿರಸ್ತಿ ತಸ್ಯ ಶಿರಸಿ  
 ಸುವರ್ಣಕಿರೀಟಂ ಕರೇ ಚ ತೀಕ್ಷ್ಣಂ ದಾತ್ರಂ ತಿಷ್ಠತಿ | 15 ತತಃ ಪರಮ್  
 ಅನ್ಯ ಏಕೋ ದೂತೋ ಮನ್ದಿರಾತ್ ನಿರ್ಗತ್ಯೋಚ್ಚೈಸ್ವರೇಣ ತಂ  
 ಮೇಘಾರೂಢಂ ಸಮ್ಭಾಷ್ಯಾವದತ್ ತ್ವಯಾ ದಾತ್ರಂ ಪ್ರಸಾರ್ಯ  
 ಶಸ್ಯಚ್ಛೇದನಂ ಕ್ರಿಯತಾಂ ಶಸ್ಯಚ್ಛೇದನಸ್ಯ ಸಮಯ ಉಪಸ್ಥಿತೋ  
 ಯತೋ ಮೇದಿನ್ಯಾಃ ಶಸ್ಯಾನಿ ಪರಿಪಕ್ವಾನಿ | 16 ತತಸ್ತೇನ  
 ಮೇಘಾರೂಢೇನ ಪೃಥಿವ್ಯಾಂ ದಾತ್ರಂ ಪ್ರಸಾರ್ಯ ಪೃಥಿವ್ಯಾಃ  
 ಶಸ್ಯಚ್ಛೇದನಂ ಕೃತಂ | 17 ಅನನ್ತರಮ್ ಅಪರ ಏಕೋ ದೂತಃ  
 ಸ್ವರ್ಗಸ್ಥಮನ್ದಿರಾತ್ ನಿರ್ಗತಃ ಸೋ ಽಪಿ ತೀಕ್ಷ್ಣಂ ದಾತ್ರಂ ಧಾರಯತಿ | 18  
 ಅಪರಮ್ ಅನ್ಯ ಏಕೋ ದೂತೋ ವೇದಿತೋ ನಿರ್ಗತಃ ಸ  
 ವಹ್ನೇರಧಿಪತಿಃ ಸ ಉಚ್ಚೈಸ್ವರೇಣ ತಂ ತೀಕ್ಷ್ಣದಾತ್ರಧಾರಿಣಂ  
 ಸಮ್ಭಾಷ್ಯಾವದತ್ ತ್ವಯಾ ಸ್ವಂ ತೀಕ್ಷ್ಣಂ ದಾತ್ರಂ ಪ್ರಸಾರ್ಯ ಮೇದಿನ್ಯಾ  
 ದ್ರಾಕ್ಷಾಗುಚ್ಛಚ್ಛೇದನಂ ಕ್ರಿಯತಾಂ ಯತಸ್ತತ್ಪಲಾನಿ ಪರಿಣತಾನಿ | 19  
 ತತಃ ಸ ದೂತಃ ಪೃಥಿವ್ಯಾಂ ಸ್ವದಾತ್ರಂ ಪ್ರಸಾರ್ಯ ಪೃಥಿವ್ಯಾ  
 ದ್ರಾಕ್ಷಾಫಲಚ್ಛೇದನಮ್ ಅಕರೋತ್ ತತ್ಪಲಾನಿ ಚೇಶ್ವರಸ್ಯ  
 ಕ್ರೋಧಸ್ವರೂಪಸ್ಯ ಮಹಾಕುಣ್ಡಸ್ಯ ಮಧ್ಯಂ ನಿರಕ್ಷಿಪತ್ | 20  
 ತತ್ಕುಣ್ಡಸ್ಥಫಲಾನಿ ಚ ಬಹಿ ಮರ್ದ್ವಿತಾನಿ ತತಃ ಕುಣ್ಡಮಧ್ಯಾತ್ ನಿರ್ಗತಂ  
 ರಕ್ತಂ ಕ್ರೋಶಶತಪರ್ಯನ್ತಮ್ ಅಶ್ವಾನಾಂ ಖಲೀನಾನ್ ಯಾವದ್  
 ವ್ಯಾಪ್ನೋತ್ |

**15** ತತಃ ಪರಮ್ ಅಹಂ ಸ್ವರ್ಗೇ ಽಪರಮ್ ಏಕಮ್ ಅದ್ಭುತಂ  
 ಮಹಾಚಿಹ್ನಂ ದೃಷ್ಟವಾನ್ ಅರ್ಥತೋ ಯೈ ದೃಷ್ಟೋರಿಶ್ವರಸ್ಯ ಕೋಪಃ  
 ಸಮಾಪ್ತಿಂ ಗಮಿಷ್ಯತಿ ತಾನ್ ದಣ್ಡಾನ್ ಧಾರಯನ್ತಃ ಸಪ್ತ ದೂತಾ ಮಯಾ  
 ದೃಷ್ಟಾಃ | 2 ವಹ್ನಿಮಿಶ್ರಿತಸ್ಯ ಕಾಚಮಯಸ್ಯ ಜಲಾಶಯಸ್ಯಾಕೃತಿರಪಿ  
 ದೃಷ್ಟಾ ಯೇ ಚ ಪಶೋಸ್ತತ್ರತಿಮಾಯಾಸ್ತನ್ನಾಮೋ ಽಜ್ಞಸ್ಯ ಚ  
 ಪ್ರಭೂತವನ್ತಸ್ತೇ ತಸ್ಯ ಕಾಚಮಯಜಲಾಶಯಸ್ಯ ತೀರೇ ತಿಷ್ಠನ್ತ  
 ಈಶ್ವರೀಯವೀಣಾ ಧಾರಯನ್ತಿ, 3 ಈಶ್ವರದಾಸಸ್ಯ ಮೂಸಸೋ

ಗೀತಂ ಮೇಷಶಾವಕಸ್ಯ ಚ ಗೀತಂ ಗಾಯನ್ನೋ ವದನ್ತಿ,  
ಯಥಾ, ಸರ್ವಶಕ್ತಿವಿಶಿಷ್ಟಸ್ವಂ ಹೇ ಪ್ರಭೋ ಪರಮೇಶ್ವರ |  
ತ್ವದೀಯಸರ್ವಕರ್ಮಾಣಿ ಮಹಾನ್ತಿ ಚಾದ್ಭತಾನಿ ಚ |  
ಸರ್ವಪುಣ್ಯವತಾಂ ರಾಜನ್ ಮಾರ್ಗಾ ನ್ಯಾಯ್ಯಾ ಋತಾಶ್ಚ ತೇ | 4 ಹೇ  
ಪ್ರಭೋ ನಾಮಧೇಯಾತ್ತೇ ಕೋ ನ ಭೀತಿಂ ಗಮಿಷ್ಯತಿ | ಕೋ ವಾ  
ತ್ವದೀಯನಾಮ್ನಶ್ಚ ಪ್ರಶಂಸಾಂ ನ ಕರಿಷ್ಯತಿ | ಕೇವಲಸ್ವಂ ಪವಿತ್ರೋ ಽಸಿ  
ಸರ್ವಜಾತೀಯಮಾನವಾಃ | ತ್ವಾಮೇವಾಭಿಪ್ರಣಂಸ್ಯನ್ತಿ ಸಮಾಗತ್ಯ  
ತ್ವದನ್ತಿಕಂ | ಯಸ್ಮಾತ್ತವ ವಿಚಾರಾಜ್ಞಾಃ ಪ್ರಾದುರ್ಭಾವಂ ಗತಾಃ ಕಿಲ | |  
5 ತದನನ್ತರಂ ಮಯಿ ನಿರೀಕ್ಷಮಾಣೇ ಸತಿ ಸ್ವರ್ಗೇ ಸಾಕ್ಷ್ಯಾವಾಸಸ್ಯ  
ಮನ್ದಿರಸ್ಯ ದ್ವಾರಂ ಮುಕ್ತಂ | 6 ಯೇ ಚ ಸಪ್ತ ದೂತಾಃ ಸಪ್ತ ದಂಡಾನ್  
ಧಾರಯನ್ತಿ ತೇ ತಸ್ಮಾತ್ ಮನ್ದಿರಾತ್ ನಿರಗಚ್ಛನ್ | ತೇಷಾಂ ಪರಿಚ್ಛದಾ  
ನಿರ್ಮೂಲಶೃಭ್ರವರ್ಣವಸ್ತ್ರನಿರ್ಮಿತಾ ವಕ್ಷಾಂಸಿ ಚ ಸುವರ್ಣಶೃಜ್ಜಲೈ  
ವೇರ್ಷಿಷ್ಠಿತಾನ್ಯಾಸನ್ | 7 ಅಪರಂ ಚತುರ್ಣಾಂ ಪ್ರಾಣಿನಾಮ್ ಏಕಸ್ತೇಭ್ಯಃ  
ಸಪ್ತದೂತೇಭ್ಯಃ ಸಪ್ತಸುವರ್ಣಕಂಸಾನ್ ಅದದಾತ್ | (aiōn g165) 8  
ಅನನ್ತರಮ್ ಈಶ್ವರಸ್ಯ ತೇಜಃಪ್ರಭಾವಕಾರಣಾತ್ ಮನ್ದಿರಂ ಧೂಮೇನ  
ಪರಿಪೂರ್ಣಂ ತಸ್ಮಾತ್ ತೈಃ ಸಪ್ತದೂತೈಃ ಸಪ್ತದಂಡಾನಾಂ ಸಮಾಪ್ತಿಂ  
ಯಾವತ್ ಮನ್ದಿರಂ ಕೇನಾಪಿ ಪ್ರವೇಷ್ಣುಂ ನಾಶಕ್ಯತ |

**16** ತತಃ ಪರಂ ಮನ್ದಿರಾತ್ ತಾನ್ ಸಪ್ತದೂತಾನ್ ಸಮ್ಭಾಷಮಾಣ  
ಏಷ ಮಹಾರವೋ ಮಯಾಶ್ರಾವಿ, ಯೂಯಂ ಗತ್ವಾ ತೇಭ್ಯಃ  
ಸಪ್ತಕಂಸೇಭ್ಯ ಈಶ್ವರಸ್ಯ ಕ್ರೋಧಂ ಪೃಥಿವ್ಯಾಂ ಸ್ರಾವಯತ | 2 ತತಃ  
ಪ್ರಥಮೋ ದೂತೋ ಗತ್ವಾ ಸ್ವಕಂಸೇ ಯದ್ಯದ್ ಅವಿದ್ಯತ ತತ್  
ಪೃಥಿವ್ಯಾಮ್ ಅಸ್ರಾವಯತ್ ತಸ್ಮಾತ್ ಪಶೋಃ ಕಲಜ್ಜಧಾರಿಣಾಂ  
ತತ್ರೈತಿಮಾಪೂಜಕಾನಾಂ ಮಾನವಾನಾಂ ಶರೀರೇಷು ವ್ಯಥಾಜನಕಾ  
ದುಷ್ಟವ್ರಣಾ ಅಭವನ್ | 3 ತತಃ ಪರಂ ದ್ವಿತೀಯೋ ದೂತಃ ಸ್ವಕಂಸೇ  
ಯದ್ಯದ್ ಅವಿದ್ಯತ ತತ್ ಸಮುದ್ರೇ ಽಸ್ರಾವಯತ್ ತೇನ ಸ  
ಕುಣಪಸ್ಥಶೋಣಿತರೂಪ್ಯಭವತ್ ಸಮುದ್ರೇ ಸ್ಥಿತಾಶ್ಚ ಸರ್ವೇ ಪ್ರಾಣಿನೋ  
ಮೃತ್ಯುಂ ಗತಾಃ | 4 ಅಪರಂ ತೃತೀಯೋ ದೂತಃ ಸ್ವಕಂಸೇ ಯದ್ಯದ್  
ಅವಿದ್ಯತ ತತ್ ಸರ್ವಂ ನದೀಷು ಜಲಪ್ರಸ್ರವಣೇಷು ಚಾಸ್ರಾವಯತ್  
ತತಸ್ತಾನಿ ರಕ್ತಮಯಾನ್ಯಭವನ್ | ಅಪರಂ ತೋಯಾನಾಮ್ ಅಧಿಪಸ್ಯ



ದೂತಸ್ಯ ವಾಗಿಯಂ ಮಯಾ ಶ್ರುತಾ | 5 ವರ್ತಮಾನಶ್ಚ ಭೂತಶ್ಚ  
 ಭವಿಷ್ಯಂಶ್ಚ ಪರಮೇಶ್ವರಃ | ತ್ವಮೇವ ನ್ಯಾಯ್ಯಕಾರೀ ಯದ್ ಏತಾದ್ಯತ್  
 ತ್ವಂ ವ್ಯಚಾರಯಃ | 6 ಭವಿಷ್ಯದ್ವಾದಿಸಾಧೂನಾಂ ರಕ್ತಂ ತೈರೇವ  
 ಪಾತಿತಂ | ಶೋಣಿತಂ ತ್ವನ್ನು ತೇಭ್ಯೋಽದಾಸ್ತತ್ಪಾನಂ ತೇಷು  
 ಯುಜ್ಯತೇ | | 7 ಅನನ್ತರಂ ವೇದೀತೋ ಭಾಷಮಾಣಸ್ಯ ಕಸ್ಯಚಿದ್  
 ಅಯಂ ರವೋ ಮಯಾ ಶ್ರುತಃ, ಹೇ ಪರಶ್ವರ ಸತ್ಯಂ ತತ್ ಹೇ  
 ಸರ್ವಶಕ್ತಿಮನ್ ಪ್ರಭೋ | ಸತ್ಯಾ ನ್ಯಾಯ್ಯಶ್ಚ ಸರ್ವಾ ಹಿ  
 ವಿಚಾರಾಜ್ಞಾಸ್ವದೀಯಕಾಃ | | 8 ಅನನ್ತರಂ ಚತುರ್ಥೋ ದೂತಃ  
 ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಂ ಸೂರ್ಯೋಽಸ್ರಾವಯತ್  
 ತಸ್ಮೈ ಚ ವಹ್ನಿನಾ ಮಾನವಾನ್ ದಗ್ಧಂ ಸಾಮರ್ಥ್ಯಮ್ ಅದಾಯಿ | 9  
 ತೇನ ಮನುಷ್ಯಾ ಮಹಾತಾಪೇನ ತಾಪಿತಾಸ್ತೇಷಾಂ ದಣ್ಡಾನಾಮ್  
 ಆಧಿಪತ್ಯವಿಶಿಷ್ಟಸ್ಯೇಶ್ವರಸ್ಯ ನಾಮಾನಿನ್ದನ್ ತತ್ಪ್ರಶಂಸಾರ್ಥಂ  
 ಮನಃಪರಿವರ್ತನಂ ನಾಕುರ್ವನ್ | 10 ತತಃ ಪರಂ ಪಶ್ಚಮೋ ದೂತಃ  
 ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಂ ಪಶೋಃ ಸಿಂಹಾಸನೇ  
 ಸ್ರಾವಯತ್ ತೇನ ತಸ್ಯ ರಾಷ್ಟ್ರಂ ತಿಮಿರಾಚ್ಛನ್ನಮ್ ಅಭವತ್  
 ಲೋಕಾಶ್ಚ ವೇದನಾಕಾರಣಾತ್ ಸ್ವರಸನಾ ಅದಂದಶ್ಯತ | 11  
 ಸ್ವಕೀಯವ್ಯಥಾವ್ರಣಕಾರಣಾಚ್ಚ ಸ್ವರ್ಗಸ್ಥಮ್ ಅನಿನ್ದನ್ ಸ್ವಕ್ರಿಯಾಭ್ಯಶ್ಚ  
 ಮನಾಂಸಿ ನ ಪರಾವರ್ತಯನ್ | 12 ತತಃ ಪರಂ ಷಷ್ಠೋ ದೂತಃ  
 ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಂ ಫರಾತಾಖ್ಯೋ  
 ಮಹಾನದೇ ಸ್ರಾವಯತ್ ತೇನ ಸೂರ್ಯೋದಯದಿಶ  
 ಆಗಮಿಷ್ಯತಾಂ ರಾಜ್ಞಾಂ ಮಾರ್ಗಸುಗಮಾರ್ಥಂ ತಸ್ಯ ತೋಯಾನಿ  
 ಪರ್ಯುಶುಷ್ಯನ್ | 13 ಅನನ್ತರಂ ನಾಗಸ್ಯ ವದನಾತ್ ಪಶೋ  
 ವದನಾತ್ ಮಿಥ್ಯಾಭವಿಷ್ಯದ್ವಾದಿನಶ್ಚ ವದನಾತ್ ನಿರ್ಗಚ್ಛಂತಸ್ತ್ರಯೋ  
 ಸಶುಚಯ ಆತ್ಮಾನೋ ಮಯಾ ದೃಷ್ಟಾಸ್ತೇ ಮಣ್ಡುಕಾಕಾರಾಃ | 14 ತ  
 ಅಶ್ಚರ್ಯಕರ್ಮಕಾರಿಣೋ ಭೂತಾನಾಮ್ ಆತ್ಮಾನಃ ಸನ್ನಿ  
 ಸರ್ವಶಕ್ತಿಮತ ಈಶ್ವರಸ್ಯ ಮಹಾದಿನೇ ಯೇನ ಯುಧೇನ  
 ಭವಿತವ್ಯಂ ತತ್ಕೃತೇ ಕೃತ್ಯಜಗತೋ ರಾಜ್ಞಾಃ ಸಂಗ್ರಹೀತುಂ  
 ತೇಷಾಂ ಸನ್ನಿಧಿಂ ನಿರ್ಗಚ್ಛಂತಿ | 15 ಅಪರಮ್ ಇಬ್ರಿಭಾಷಯಾ  
 ಹರ್ಮ್ಯಗಿದ್ವೋನಾಮಕಸ್ಥನೇ ತೇ ಸಜ್ಞಹೀತಾಃ | 16 ಪಶ್ಯಾಹಂ

ಚೈರವದ್ ಆಗಚ್ಛಾಮಿ ಯೋ ಜನಃ ಪ್ರಬುದ್ಧಸ್ತಿಷ್ಠತಿ ಯಥಾ ಚ ನಗ್ನಃ  
ಸನ್ ನ ಪರ್ಯಟತಿ ತಸ್ಯ ಲಜ್ಜಾ ಚ ಯಥಾ ದೃಶ್ಯಾ ನ ಭವತಿ ತಥಾ  
ಸ್ವವಾಸಾಂಸಿ ರಕ್ಷತಿ ಸ ಧನ್ಯಃ | 17 ತತಃ ಪರಂ ಸಪ್ತಮೋ ದೂತಃ  
ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಮ್ ಆಕಾಶೇ ಸ್ರಾವಯತ್  
ತೇನ ಸ್ವರ್ಗೀಯಮಂದಿರಮದ್ಯಸ್ಥಸಿಂಹಾಸನಾತ್ ಮಹಾರವೋ ಸಯಂ  
ನಿರ್ಗತಃ ಸಮಾಪ್ತಿರಭವದಿತಿ | 18 ತದನಂತರಂ ತಡಿತೋ  
ರವಾಃ ಸ್ತನಿತಾನಿ ಚಾಭವನ್, ಯಸ್ಮಿನ್ ಕಾಲೇ ಚ ಪೃಥಿವ್ಯಾಂ  
ಮನುಷ್ಯಾಃ ಸೃಷ್ಟಾಸ್ತಮ್ ಆರಭ್ಯ ಯಾದೃಜ್ಜಹಾಭೂಮಿಕಮ್ಪಃ  
ಕದಾಪಿ ನಾಭವತ್ ತಾದ್ಯಗ್ ಭೂಕಮ್ಪೋ ಸಭವತ್ | 19  
ತದಾನೀಂ ಮಹಾನಗರೀ ತ್ರಿಖಣ್ಣಾ ಜಾತಾ ಭಿನ್ನಜಾತೀಯಾನಾಂ  
ನಗರಾಣಿ ಚ ನೃಪತನ್ ಮಹಾಬಾಬಿಲ್ ಚೇಶ್ವರೇಣ  
ಸ್ವಕೀಯಪ್ರಚಣ್ಣಕೋಪಮದಿರಾಪಾತ್ರದಾನಾರ್ಥಂ ಸಂಸ್ಕೃತಾ | 20  
ದ್ವೀಪಾಶ್ಚ ಪಲಾಯಿತಾ ಗಿರಯಶ್ಚಾನ್ತಹಿತಾಃ | 21 ಗಗನಮಣ್ಣಲಾಚ್ಛ  
ಮನುಷ್ಯಾಣಾಮ್ ಉಪಯ್ಯೇಕೈಕದ್ರೋಣಪರಿಮಿತಶಿಲಾನಾಂ  
ಮಹಾವೃಷ್ಟಿರಭವತ್ ತಚ್ಚಿಲಾವೃಷ್ಟೇಃ ಕ್ಲೇಶಾತ್ ಮನುಷ್ಯಾ ಈಶ್ವರಮ್  
ಅನಿನ್ದಮ್ ಯತಸ್ತಜ್ಜಾತಃ ಕ್ಲೇಶೋ ಸತೀವ ಮಹಾನ್ |

**17** ತದನಂತರಂ ತೇಷಾಂ ಸಪ್ತಕಂಸಧಾರಿಣಾಂ ಸಪ್ತದೂತಾನಾಮ್  
ಏಕ ಆಗತ್ಯ ಮಾಂ ಸಮ್ಭಾಷ್ಯಾವದತ್, ಅತ್ರಾಗಚ್ಛ ಮೇದಿನ್ಯಾ  
ನರಪತಯೋ ಯಯಾ ವೇಶ್ಯಯಾ ಸಾರ್ಧಂ ವ್ಯಭಿಚಾರಕರ್ಮ  
ಕೃತವನ್ತಃ, 2ಯಸ್ಯಾವ್ಯಭಿಚಾರಮದೇನ ಚ ಪೃಥಿವೀನಿವಾಸಿನೋ ಮತ್ತಾ  
ಅಭವನ್ ತಸ್ಯಾ ಬಹುತೋಯೇಷೂಪವಿಷ್ಣಾಯಾ ಮಹಾವೇಶ್ಯಾಯಾ  
ದಣ್ಣಮ್ ಅಹಂ ತ್ವಾಂ ದರ್ಶಯಾಮಿ | 3 ತತೋ ಸಹಮ್  
ಆತ್ಮನಾವಿಷ್ಣುಸ್ತೇನ ದೂತೇನ ಪ್ರಾನ್ತರಂ ನೀತಸ್ತತ್ರ ನಿನ್ದಾನಾಮಭಿಃ  
ಪರಿಪೂರ್ಣಂ ಸಪ್ತಶಿರೋಭಿ ದರ್ಶಶ್ಚೈಶ್ಚ ವಿಶಿಷ್ಟಂ ಸಿನ್ದೂರವರ್ಣಂ  
ಪಶುಮುಪವಿಷ್ಣಾ ಯೋಷಿದೇಕಾ ಮಯಾ ದೃಷ್ಟಾ | 4 ಸಾ ನಾರೀ  
ಕೃಷ್ಣಲೋಹಿತವರ್ಣಂ ಸಿನ್ದೂರವರ್ಣಂ ಪರಿಚ್ಛದಂ ಧಾರಯತಿ  
ಸ್ವರ್ಣಮಣಿಮುಕ್ತಾಭಿಶ್ಚ ವಿಭೂಷಿತಾಸ್ತಿ ತಸ್ಯಾಃ ಕರೇ ಘೃಣಾರ್ಹದ್ರವ್ಯೈಃ  
ಸ್ವವ್ಯಭಿಚಾರಜಾತಮಲೈಶ್ಚ ಪರಿಪೂರ್ಣ ಏಕಃ ಸುವರ್ಣಮಯಃ ಕಂಸೋ  
ವಿದ್ಯತೇ | 5 ತಸ್ಯಾ ಭಾಲೇ ನಿಗೂಢವಾಕ್ಯಮಿದಂ ಪೃಥಿವೀಸ್ಥವೇಶ್ಯಾನಾಂ

ಘೃಣ್ಯಕ್ರಿಯಾಣಾಂ ಮಾತಾ ಮಹಾಬಾಬಿಲಿತಿ ನಾಮ ಲಿಖಿತಮ್  
 ಆಸೇ | 6 ಮಮ ದೃಷ್ಟಿಗೋಚರಸ್ಥಾ ಸಾ ನಾರೀ ಪವಿತ್ರಲೋಕಾನಾಂ  
 ರುಧಿರೇಣ ಯೀಶೋಃ ಸಾಕ್ಷಿಣಾಂ ರುಧಿರೇಣ ಚ ಮತ್ತಾಸೀತ್ ತಸ್ಯಾ  
 ದರ್ಶನಾತ್ ಮಮಾತಿಶಯಮ್ ಆಶ್ಚರ್ಯ್ಯಜ್ಞಾನಂ ಜಾತಂ | 7 ತತಃ ಸ  
 ದೂತೋ ಮಾಮ್ ಅವದತ್ ಕುತಸ್ತವಾಶ್ಚರ್ಯ್ಯಜ್ಞಾನಂ ಜಾಯತೇ?  
 ಅಸ್ಯಾ ಯೋಷಿತಸ್ತದ್ವಾಹನಸ್ಯ ಸಪ್ತಶಿರೋಭಿ ದರ್ಶಶೃಷ್ಟೌಶ್ಚ ಯುಕ್ತಸ್ಯ  
 ಪಶೋಶ್ಚ ನಿಗೂಢಭಾವಮ್ ಅಹಂ ತ್ವಾಂ ಜ್ಞಾಪಯಾಮಿ | 8 ತ್ವಯಾ  
 ದೃಷ್ಟೋಽಸೌ ಪಶುರಾಸೀತ್ ನೇದಾನೀಂ ವರ್ತತೇ ಕಿನ್ನು ರಸಾತಲಾತ್  
 ತೇನೋದೇತವ್ಯಂ ವಿನಾಶಶ್ಚ ಗನ್ತವ್ಯಃ | ತತೋ ಯೇಷಾಂ ನಾಮಾನಿ  
 ಜಗತಃ ಸೃಷ್ಟಿಕಾಲಮ್ ಆರಭ್ಯ ಜೀವನಪುಸ್ತಕೇ ಲಿಖಿತಾನಿ ನ ವಿದ್ಯಂತೇ  
 ತೇ ಪೃಥಿವೀನಿವಾಸಿನೋ ಭೂತಮ್ ಅವರ್ತಮಾನಮುಪಸ್ಥಾಸ್ಯಂತಶ್ಚ  
 ತಂ ಪಶುಂ ದೃಷ್ಟ್ವಾಶ್ಚರ್ಯ್ಯಂ ಮಂಸ್ಯಂತೇ | (Abyssos g12) 9  
 ಅತ್ರ ಜ್ಞಾನಯುಕ್ತಯಾ ಬುದ್ಧ್ಯಾ ಪ್ರಕಾಶಿತವ್ಯಂ | ತಾನಿ ಸಪ್ತಶಿರಾಂಸಿ  
 ತಸ್ಯಾ ಯೋಷಿತ ಉಪವೇಶನಸ್ಥಾನಸ್ವರೂಪಾಃ ಸಪ್ತಗಿರಯಃ ಸಪ್ತ  
 ರಾಜಾನಶ್ಚ ಸನ್ತಿ | 10 ತೇಷಾಂ ಪಞ್ಚ ಪತಿತಾ ಏಕಶ್ಚ ವರ್ತಮಾನಃ  
 ಶೇಷಶ್ಚಾನ್ಯಾಪ್ಯನುಪಸ್ಥಿತಃ ಸ ಯದೋಪಸ್ಥಾಸ್ಯತಿ ತದಾಪಿ ತೇನಾಲ್ಪಕಾಲಂ  
 ಸ್ಥಾತವ್ಯಂ | 11 ಯಃ ಪಶುರಾಸೀತ್ ಕಿನ್ತ್ವಿದಾನೀಂ ನ ವರ್ತತೇ  
 ಸ ಏವಾಷ್ಟಮಃ, ಸ ಸಪ್ತಾನಾಮ್ ಏಕೋಽಸ್ತಿ ವಿನಾಶಂ ಗಮಿಷ್ಯತಿ  
 ಚ | 12 ತ್ವಯಾ ದೃಷ್ಟಾನಿ ದಶಶೃಂಗಾಣ್ಯಪಿ ದಶ ರಾಜಾನಃ ಸನ್ತಿಃ,  
 ಅದ್ಯಾಪಿ ತೈ ರಾಜ್ಯಂ ನ ಪ್ರಾಪ್ತಂ ಕಿನ್ನು ಮುಹೂರ್ತಮೇಕಂ ಯಾವತ್  
 ಪಶುನಾ ಸಾರ್ಧಂ ತೇ ರಾಜಾನ ಇವ ಪ್ರಭುತ್ವಂ ಪ್ರಾಪ್ಸ್ಯಂತಿ | 13 ತ  
 ಏಕಮನ್ತ್ರಣಾ ಭವಿಷ್ಯಂತಿ ಸ್ವಕೀಯಶಕ್ತಿಪ್ರಭಾವೌ ಪಶವೇ ದಾಸ್ಯಂತಿ ಚ | 14  
 ತೇ ಮೇಷಶಾವಕೇನ ಸಾರ್ಧಂ ಯೋತ್ಸ್ಯಂತಿ, ಕಿನ್ನು ಮೇಷಶಾವಕಸ್ತಾನ್  
 ಜೇಷ್ಠತಿ ಯತಃ ಸ ಪ್ರಭೂನಾಂ ಪ್ರಭೂ ರಾಜ್ಞಾಂ ರಾಜಾ ಚಾಸ್ತಿ ತಸ್ಯ  
 ಸಜ್ಜೆನೋಽಪ್ಯಾಹೂತಾ ಅಭಿರುಚಿತಾ ವಿಶ್ವಾಸ್ಯಾಶ್ಚ | 15 ಅಪರಂ ಸ  
 ಮಾಮ್ ಅವದತ್ ಸಾ ವೇಶ್ಯಾ ಯತ್ರೋಪವಿಶತಿ ತಾನಿ ತೋಯಾನಿ  
 ಲೋಕಾ ಜನತಾ ಜಾತಯೋ ನಾನಾಭಾಷಾವಾದಿನಶ್ಚ ಸನ್ತಿ | 16 ತ್ವಯಾ  
 ದೃಷ್ಟಾನಿ ದಶ ಶೃಂಗಾಣಿ ಪಶುಶ್ಚೇಮೇ ತಾಂ ವೇಶ್ಯಾಮ್ ಋತೀಯಿಷ್ಯಂತೇ  
 ದೀನಾಂ ನಗ್ನಾಶ್ಚ ಕರಿಷ್ಯಂತಿ ತಸ್ಯಾ ಮಾಂಸಾನಿ ಭೋಕ್ಷ್ಯಂತೇ ವಕ್ಷಿನಾ

ತಾಂ ದಾಹಯಿಷ್ಯನ್ನಿ ಚ | 17 ಯತ ಈಶ್ವರಸ್ಯ ವಾಕ್ಯಾನಿ ಯಾವತ್  
 ಸಿದ್ಧಿಂ ನ ಗಮಿಷ್ಯನ್ನಿ ತಾವದ್ ಈಶ್ವರಸ್ಯ ಮನೋಗತಂ ಸಾಧಯಿತುಮ್  
 ಏಕಾಂ ಮನ್ತ್ರಣಾಂ ಕೃತ್ವಾ ತಸ್ಮೈ ಪಶವೇ ಸ್ವೇಷಾಂ ರಾಜ್ಯಂ ದಾತುಂ  
 ತೇಷಾಂ ಮನಾಂಸೀಶ್ವರೇಣ ಪ್ರವರ್ತಿಸತಾನ್ | 18 ಅಪರಂ ತ್ವಯಾ ದೃಷ್ಟ್ವಾ  
 ಯೋಷಿತ್ ಸಾ ಮಹಾನಗರೀ ಯಾ ಪೃಥಿವ್ಯಾ ರಾಜ್ಞಾಮ್ ಉಪರಿ  
 ರಾಜತ್ವಂ ಕುರುತೇ |

**18** ತದನನ್ತರಂ ಸ್ವರ್ಗಾದ್ ಅವರೋಹನ್ ಅಪರ ಏಕೋ ದೂತೋ  
 ಮಯಾ ದೃಷ್ಟಃ ಸ ಮಹಾಪರಾಕ್ರಮವಿಶಿಷ್ಟಸ್ತಸ್ಯ ತೇಜಸಾ ಚ  
 ಪೃಥಿವೀ ದೀಪ್ತಾ | 2 ಸ ಬಲವತಾ ಸ್ವರೇಣ ವಾಚಮಿಮಾಮ್  
 ಅಘೋಷಯತ್ ಪತಿತಾ ಪತಿತಾ ಮಹಾಬಾಬಿಲ್, ಸಾ ಭೂತಾನಾಂ  
 ವಸತಿಃ ಸರ್ವೇಷಾಮ್ ಅಶುಚ್ಯಾತ್ಮನಾಂ ಕಾರಾ ಸರ್ವೇಷಾಮ್  
 ಅಶುಚೀನಾಂ ಘೃಣ್ಯಾನಾಂ ಪಕ್ಷಿಣಾಂ ಪಿಷ್ಚರಶ್ಚಾಭವತ್ | 3 ಯತಃ  
 ಸರ್ವಜಾತೀಯಾಸ್ತಸ್ಯಾ ವ್ಯಭಿಚಾರಜಾತಾಂ ಕೋಪಮದಿರಾಂ ಪೀತವನ್ತಃ  
 ಪೃಥಿವ್ಯಾ ರಾಜಾನಶ್ಚ ತಯಾ ಸಹ ವ್ಯಭಿಚಾರಂ ಕೃತವನ್ತಃ ಪೃಥಿವ್ಯಾ  
 ವಣಿಜಶ್ಚ ತಸ್ಯಾಃ ಸುಖಭೋಗಬಾಹುಲ್ಯಾದ್ ಧನಾಡ್ಯತಾಂ ಗತವನ್ತಃ |  
 4 ತತಃ ಪರಂ ಸ್ವರ್ಗತ್ ಮಯಾಪರ ಏಷ ರವಃ ಶ್ರುತಃ, ಹೇ ಮಮ  
 ಪ್ರಜಾಃ, ಯೂಯಂ ಯತ್ ತಸ್ಯಾಃ ಪಾಪಾನಾಮ್ ಅಂಶಿನೋ ನ  
 ಭವತ ತಸ್ಯಾ ದಣ್ಣೈಶ್ಚ ದಣ್ಣಯುಕ್ತಾ ನ ಭವತ ತದರ್ಥಂ ತತೋ  
 ನಿರ್ಗಚ್ಛತ | 5 ಯತಸ್ತಸ್ಯಾಃ ಪಾಪಾನಿ ಗಗನಸ್ಪರ್ಶಾನ್ಯಭವನ್ ತಸ್ಯಾ  
 ಅಧರ್ಮಕ್ರಿಯಾಶ್ಚೇಶ್ವರೇಣ ಸಂಸ್ಮೃತಾಃ | 6 ಪರಾನ್ ಪ್ರತಿ ತಯಾ  
 ಯದ್ವದ್ ವ್ಯವಹೃತಂ ತದ್ವತ್ ತಾಂ ಪ್ರತಿ ವ್ಯವಹರತ, ತಸ್ಯಾಃ  
 ಕರ್ಮಣಾಂ ದ್ವಿಗುಣಫಲಾನಿ ತಸ್ಮೈ ದತ್ತ, ಯಸ್ಮಿನ್ ಕಂಸೇ ಸಾ  
 ಪರಾನ್ ಮದ್ಯಮ್ ಅಪಾಯಯತ್ ತಮೇವ ತಸ್ಯಾಃ ಪಾನಾರ್ಥಂ  
 ದ್ವಿಗುಣಮದ್ಯೇನ ಪೂರಯತ | 7 ತಯಾ ಯಾತ್ಮಶ್ಲಾಘಾ ಯಶ್ಚ  
 ಸುಖಭೋಗಃ ಕೃತಸ್ತಯೋ ದ್ವಿಗುಣೌ ಯಾತನಾಶೋಕೌ ತಸ್ಮೈ  
 ದತ್ತ, ಯತಃ ಸಾ ಸ್ವಕೀಯಾನ್ತಃಕರಣೇ ವದತಿ, ರಾಜ್ಞೀವದ್  
 ಉಪವಿಷ್ಣಾಹಂ ನಾನಾಥಾ ನ ಚ ಶೋಕವಿತ್ | 8 ತಸ್ಮಾದ್ ದಿವಸ  
 ಏಕಸ್ಮಿನ್ ಮಾರೀದುರ್ಭಿಕ್ಷಶೋಚನೈಃ, ಸಾ ಸಮಾಪ್ಲೋಷ್ಯತೇ ನಾರೀ  
 ದ್ಯಕ್ಷ್ಯತೇ ವಕ್ಷಿನಾ ಚ ಸಾ; ಯದ್ ವಿಚಾರಾಧಿಪಸ್ತಸ್ಯಾ ಬಲವಾನ್

ಪ್ರಭುರೀಶ್ವರಃ, 9 ವ್ಯಭಿಚಾರಸ್ತಯಾ ಸಾರ್ಧಂ ಸುಖಭೋಗಶ್ಚ  
 ಯೈಃ ಕೃತಃ, ತೇ ಸರ್ವಃ ಏವ ರಾಜಾನಸ್ತದ್ಧಾಹಧೂಮದರ್ಶನಾತ್,  
 ಪ್ರರೋದಿಷ್ಯನ್ತಿ ವಕ್ಷಾಂಸಿ ಚಾಹನಿಷ್ಯನ್ತಿ ಬಾಹುಭಿಃ | 10 ತಸ್ಯಾಸೈ  
 ಯಾರ್ತನಾಭೀತೇ ದೂರೇ ಸ್ಥಿತ್ವೇದಮುಚ್ಯತೇ, ಹಾ ಹಾ ಬಾಬಿಲ್  
 ಮಹಾಸ್ಥಾನ ಹಾ ಪ್ರಭಾವಾನ್ವಿತೇ ಪುರಿ, ಏಕಸ್ಮಿನ್ ಆಗತಾ ದಣ್ಣೇ  
 ವಿಚಾರಾಜ್ಞಾ ತ್ವದೀಯಕಾ | 11 ಮೇದಿನ್ಯಾ ವಣಿಜಶ್ಚ ತಸ್ಯಾಃ ಕೃತೇ  
 ರುದನ್ತಿ ಶೋಚನ್ತಿ ಚ ಯತಸ್ತೇಷಾಂ ಪಣ್ಯದ್ರವ್ಯಾಣಿ ಕೇನಾಪಿ ನ  
 ಕ್ರಿಯಂತೇ | 12 ಫಲತಃ ಸುವರ್ಣರೌಪ್ಯಮಣಿಮುಕ್ತಾಃ ಸೂಕ್ಷ್ಮವಸ್ತ್ರಾಣಿ  
 ಕೃಷ್ಣಲೋಹಿತವಾಸಾಂಸಿ ಪಟ್ಟವಸ್ತ್ರಾಣಿ ಸಿನ್ಧೂರವರ್ಣವಾಸಾಂಸಿ  
 ಚಂದನಾದಿಕಾಷ್ಠಾನಿ ಗಜದಂತೇನ ಮಹಾರ್ಘಕಾಷ್ಠೇನ ಪಿತ್ತಲಲೌಹಾಭ್ಯಾಂ  
 ಮರ್ಮೂರಪ್ರಸ್ತರೇಣ ವಾ ನಿರ್ಮಿತಾನಿ ಸರ್ವವಿಧಪಾತ್ರಾಣಿ | 13  
 ತ್ವಗೇಲಾ ಧೂಪಃ ಸುಗಂಧಿವ್ಯಂ ಗಂಧರಸೋ ದ್ರಾಕ್ಷಾರಸಸೈಲಂ  
 ಶಸ್ಯಚೂರ್ಣಂ ಗೋಧೂಮೋ ಗಾವೋ ಮೇಷಾ ಅಶ್ವಾ ರಥಾ  
 ದಾಸೇಯಾ ಮನುಷ್ಯಪ್ರಾಣಾಶ್ಚೈತಾನಿ ಪಣ್ಯದ್ರವ್ಯಾಣಿ ಕೇನಾಪಿ ನ  
 ಕ್ರಿಯಂತೇ | 14 ತವ ಮನೋಽಭಿಲಾಷಸ್ಯ ಫಲಾನಾಂ ಸಮಯೋ ಗತಃ,  
 ತ್ವತ್ತೋ ದೂರಿಕೃತಂ ಯದ್ಯತ್ ಶೋಭನಂ ಭೂಷಣಂ ತವ, ಕದಾಚನ  
 ತದುದ್ದೇಶೋ ನ ಪುನ ಲಪ್ಸ್ಯತೇ ತ್ವಯಾ | 15 ತದ್ವಿಕ್ರೇತಾರೋ ಯೇ  
 ವಣಿಜಸ್ತಯಾ ಧನಿನೋ ಜಾತಾಸ್ತೇ ತಸ್ಯಾ ಯಾರ್ತನಾಯಾ ಭಯಾದ್  
 ದೂರೇ ತಿಷ್ಠನತೋ ರೋದಿಷ್ಯನ್ತಿ ಶೋಚನ್ತಶ್ಚೇದಂ ಗದಿಷ್ಯನ್ತಿ | 16  
 ಹಾ ಹಾ ಮಹಾಪುರಿ, ತ್ವಂ ಸೂಕ್ಷ್ಮವಸ್ತ್ರೈಃ ಕೃಷ್ಣಲೋಹಿತವಸ್ತ್ರೈಃ  
 ಸಿನ್ಧೂರವರ್ಣವಾಸೋಭಿಶ್ಚಾಚ್ಛಾದಿತಾ ಸ್ವರ್ಣಮಣಿಮುಕ್ತಾಭಿರಲಜ್ಜಿತಾ  
 ಚಾಸೀಃ, | 17 ಕಿನ್ತ್ವೇಕಸ್ಮಿನ್ ದಣ್ಣೇ ಸಾ ಮಹಾಸಮ್ಪದ್ ಲುಪ್ತಾ |  
 ಅಪರಂ ಪೋತಾನಾಂ ಕರ್ಣಧಾರಾಃ ಸಮೂಹಲೋಕಾ ನಾವಿಕಾಃ  
 ಸಮುದ್ರವ್ಯವಸಾಯಿನಶ್ಚ ಸರ್ವೇ | 18 ದೂರೇ ತಿಷ್ಠಂತಸ್ತಸ್ಯಾ  
 ದಾಹಸ್ಯ ಧೂಮಂ ನಿರೀಕ್ಷಮಾಣಾ ಉಚ್ಚೈಃಸ್ವರೇಣ ವದನ್ತಿ ತಸ್ಯಾ  
 ಮಹಾನಗರ್ಯಾಃ ಕಿಂ ತುಲ್ಯಂ? | 19 ಅಪರಂ ಸ್ವಶಿರಃಸು ಮೃತ್ತಿಕಾಂ  
 ನಿಕ್ಷಿಪ್ಯ ತೇ ರುದನ್ತಃ ಶೋಚನ್ತಶ್ಚೋಚ್ಚೈಃಸ್ವರೇಣೇದಂ ವದನ್ತಿ ಹಾ  
 ಹಾ ಯಸ್ಯಾ ಮಹಾಪುರ್ಯಾ ಬಾಹುಲ್ಯಧನಕಾರಣಾತ್, ಸಮ್ಪತ್ತಿಃ  
 ಸಂಘತಾ ಸರ್ವೈಃ ಸಾಮುದ್ರಪೋತನಾಯಕೈಃ, ಏಕಸ್ಮಿನ್ನೇವ ದಣ್ಣೇ

ಸಾ ಸಮ್ನೋಚ್ಚಿನ್ನತಾಂ ಗತಾ | 20 ಹೇ ಸ್ವರ್ಗವಾಸಿನಃ ಸರ್ವೇ  
 ಪವಿತ್ರಾಃ ಪ್ರೇರಿತಾಶ್ಚ ಹೇ | ಹೇ ಭಾವಿವಾದಿನೋ ಯೂಯಂ  
 ಕೃತೇ ತಸ್ಯಾಃ ಪ್ರಹರ್ಷತ | ಯುಷ್ಮಾಕಂ ಯತ್ ತಯಾ ಸಾರ್ಧಂ  
 ಯೋ ವಿವಾದಃ ಪುರಾಭವತ್ | ದಣ್ಡಂ ಸಮುಚಿತಂ ತಸ್ಯ ತಸ್ಮೈ  
 ವ್ಯತರದೀಶ್ವರಃ || 21 ಅನನ್ತರಮ್ ಏಕೋ ಬಲವಾನ್ ದೂತೋ  
 ಬೃಹತ್ಪೇಷಣೀಪ್ರಸ್ತರತುಲ್ಯಂ ಪಾಷಾಣಮೇಕಂ ಗೃಹೀತ್ವಾ ಸಮುದ್ರೇ  
 ನಿಕ್ಷಿಪ್ಯ ಕಥಿತವಾನ್, ಈದೃಗ್ಬಲಪ್ರಕಾಶೇನ ಬಾಬಿಲ್ ಮಹಾನಗರೀ  
 ನಿಪಾತಯಿಷ್ಯತೇ ತತಸ್ತಸ್ಯಾ ಉದ್ದೇಶಃ ಪುನ ನರ್ ಲಪ್ಸ್ಯತೇ | 22  
 ವಲ್ಲೀವಾದಿನಾಂ ಶಬ್ದಂ ಪುನ ನರ್ ಶ್ರೋಷ್ಯತೇ ತ್ವಯಿ | ಗಾಥಾಕಾನಾಶ್ಚ  
 ಶಬ್ದೋ ವಾ ವಂಶೀತೂರ್ಯಾದಿವಾದಿನಾಂ | ಶಿಲ್ಪಕರ್ಮಕರಃ ಕೋ ಽಪಿ  
 ಪುನ ನರ್ ದ್ರಕ್ಷ್ಯತೇ ತ್ವಯಿ | ಪೇಷಣೀಪ್ರಸ್ತರಧ್ವಾನಃ ಪುನ ನರ್ ಶ್ರೋಷ್ಯತೇ  
 ತ್ವಯಿ | 23 ದೀಪಸ್ಯಾಪಿ ಪ್ರಭಾ ತದ್ವತ್ ಪುನ ನರ್ ದ್ರಕ್ಷ್ಯತೇ ತ್ವಯಿ | ನ  
 ಕನ್ಯಾವರಯೋಃ ಶಬ್ದಃ ಪುನಃ ಸಂಶ್ರೋಷ್ಯತೇ ತ್ವಯಿ | ಯಸ್ಮಾನ್ಮುಖ್ಯಾಃ  
 ಪೃಥಿವ್ಯಾ ಯೇ ವಣಿಜಸ್ತೇಽಭವನ್ ತವ | ಯಸ್ಮಾಚ್ಚ ಜಾತಯಃ ಸರ್ವಾಃ  
 ಮೋಹಿತಾಸ್ತವ ಮಾಯಯಾ | 24 ಭಾವಿವಾದಿಪವಿತ್ರಾಣಾಂ ಯಾವನ್ತಶ್ಚ  
 ಹತಾ ಭುವಿ | ಸರ್ವೇಷಾಂ ಶೋಣಿತಂ ತೇಷಾಂ ಪ್ರಾಪ್ತಂ ಸರ್ವಂ  
 ತವಾನ್ತರೇ ||

**19** ತತಃ ಪರಂ ಸ್ವರ್ಗಸ್ಥಾನಾಂ ಮಹಾಜನತಾಯಾ ಮಹಾಶಬ್ದೋ  
 ಽಯಂ ಮಯಾ ಶ್ರುತಃ, ಬ್ರೂತ ಪರೇಶ್ವರಂ ಧನ್ಯಮ್ ಅಸ್ಮದೀಯೋ  
 ಯ ಈಶ್ವರಃ | ತಸ್ಯಾಭವತ್ ಪರಿತ್ರಾಣಾಂ ಪ್ರಭಾವಶ್ಚ ಪರಾಕ್ರಮಃ |  
 2 ವಿಚಾರಾಜ್ಞಾಶ್ಚ ತಸ್ಮೈವ ಸತ್ಯಾ ನ್ಯಾಯ್ಯಾ ಭವನ್ತಿ ಚ | ಯಾ  
 ಸ್ವವೇಶ್ಯಾಕ್ರಿಯಾಭಿಶ್ಚ ವ್ಯಕರೋತ್ ಕೃತ್ಸಮೇದಿನೀಂ | ತಾಂ ಸ  
 ದಣ್ಡಿತಿವಾನ್ ವೇಶ್ಯಾಂ ತಸ್ಯಾಶ್ಚ ಕರತಸ್ತಥಾ | ಶೋಣಿತಸ್ಯ ಸ್ವದಾಸಾನಾಂ  
 ಸಂಶೋಧಂ ಸ ಗೃಹೀತವಾನ್ || 3 ಪುನರಪಿ ತೈರಿದಮುಕ್ತಂ  
 ಯಥಾ, ಬ್ರೂತ ಪರೇಶ್ವರಂ ಧನ್ಯಂ ಯನ್ನಿತ್ಯಂ ನಿತ್ಯಮೇವ ಚ |  
 ತಸ್ಯಾ ದಾಹಸ್ಯ ಧೂಮೋ ಽಸೌ ದಿಶಮೂರ್ಧ್ವಮುದೇಷ್ಯತಿ || (aiōn  
 g165) 4 ತತಃ ಪರಂ ಚತುರ್ವಿಂಶತಿಪ್ರಾಚೀನಾಶ್ಚತ್ವಾರಃ ಪ್ರಾಣಿನಶ್ಚ  
 ಪ್ರಣಿಪತ್ಯ ಸಿಂಹಾಸನೋಪವಿಷ್ಣಮ್ ಈಶ್ವರಂ ಪ್ರಣಮ್ಯಾವದನ್,  
 ತಥಾಸ್ತು ಪರಮೇಶಶ್ಚ ಸರ್ವೈರೇವ ಪ್ರಶಸ್ಯತಾಂ || 5 ಅನನ್ತರಂ

ಸಿಂಹಾಸನಮಧ್ಯಾದ್ ಏಷ ರವೋ ನಿರ್ಗತೋ, ಯಥಾ, ಹೇ ಈಶ್ವರಸ್ಯ  
 ದಾಸೇಯಾಸ್ತದ್ಭಕ್ತಾಃ ಸಕಲಾ ನರಾಃ | ಯೂಯಂ ಕ್ಷುದ್ರಾ ಮಹಾನ್ತಶ್ಚ  
 ಪ್ರಶಂಸತ ವ ಈಶ್ವರಂ || 6 ತತಃ ಪರಂ ಮಹಾಜನತಾಯಾಃ  
 ಶಬ್ದ ಇವ ಬಹುತೋಯಾನಾಂ ಶಬ್ದ ಇವ ಗೃರುತರಸ್ತನಿತಾನಾಂ  
 ಶಬ್ದ ಇವ ಶಬ್ದೋ ಽಯಂ ಮಯಾ ಶ್ರುತಃ, ಬ್ರೂತ ಪರೇಶ್ವರಂ  
 ಧನ್ಯಂ ರಾಜತ್ವಂ ಪ್ರಾಪ್ತವಾನ್ ಯತಃ | ಸ ಪರಮೇಶ್ವರೋ  
 ಽಸ್ಮಾಕಂ ಯಃ ಸರ್ವಶಕ್ತಿಮಾನ್ ಪ್ರಭುಃ | 7 ಕೀರ್ತಯಾಮಃ  
 ಸ್ತವಂ ತಸ್ಯ ಹೃಷ್ಣಾಶ್ಲೋಲಗ್ಲಿಸಿತಾ ವಯಂ | ಯನ್ಮೇಷಶಾಪಕಸ್ಯೈವ  
 ವಿವಾಹಸಮಯೋ ಽಭವತ್ | ವಾಗ್ಧತ್ತಾ ಚಾಭವತ್ ತಸ್ಮೈ ಯಾ  
 ಕನ್ಯಾ ಸಾ ಸುಸಜ್ಜಿತಾ | 8 ಪರಿಧಾನಾಯ ತಸ್ಮೈ ಚ ದತ್ತಃ ಶುಭಃ  
 ಸುಚೇಲಕಃ || 9 ಸ ಸುಚೇಲಕಃ ಪವಿತ್ರಲೋಕಾನಾಂ ಪುಣ್ಯಾನಿ |  
 ತತಃ ಸ ಮಾಮ್ ಉಕ್ತವಾನ್ ತ್ವಮಿದಂ ಲಿಖ ಮೇಷಶಾಪಕಸ್ಯ  
 ವಿವಾಹಭೋಜ್ಯಾಯ ಯೇ ನಿಮನ್ವಿತಾಸ್ತೇ ಧನ್ಯಾ ಇತಿ | ಪುನರಪಿ  
 ಮಾಮ್ ಅವದತ್, ಇಮಾನೀಶ್ವರಸ್ಯ ಸತ್ಯಾನಿ ವಾಕ್ಯಾನಿ | 10 ಅನನ್ತರಂ  
 ಅಹಂ ತಸ್ಯ ಚರಣಯೋರನ್ನಿಕೇ ನಿಪತ್ಯ ತಂ ಪ್ರಣನ್ತಮುದ್ಯತಃ |  
 ತತಃ ಸ ಮಾಮ್ ಉಕ್ತವಾನ್ ಸಾವಧಾನಸ್ತಿಷ್ಠ ಮೈವಂ ಕುರು  
 ಯೀಶೋಃ ಸಾಕ್ಷ್ಯವಿಶಿಷ್ಟೈಸ್ತವ ಭ್ರಾತೃಭಿಷ್ಟ್ವಯಾ ಚ ಸಹದಾಸೋ  
 ಽಹಂ | ಈಶ್ವರಮೇವ ಪ್ರಣಮ ಯಸ್ಮಾದ್ ಯೀಶೋಃ ಸಾಕ್ಷ್ಯಂ  
 ಭವಿಷ್ಯದ್ಭಕ್ತಸ್ಯ ಸಾರಂ | 11 ಅನನ್ತರಂ ಮಯಾ ಮುಕ್ತಃ ಸ್ವರ್ಗೋ ದೃಷ್ಟಃ,  
 ಏಕಃ ಶ್ವೇತವರ್ಣೋ ಽಶ್ವೋ ಽಪಿ ದೃಷ್ಟಸ್ತದಾರೂಢೋ ಜನೋ ವಿಶ್ವಾಸ್ಯಃ  
 ಸತ್ಯಮಯಶ್ಚೇತಿ ನಾಮ್ನಾ ಖ್ಯಾತಃ ಸ ಯಾಥಾರ್ಥ್ಯೇನ ವಿಚಾರಂ ಯುದ್ಧಂ  
 ಕರೋತಿ | 12 ತಸ್ಯ ನೇತ್ರೇ ಽಗ್ನಿಶಿಖಾತುಲೈ ಶಿರಸಿ ಚ ಬಹುಕಿರೀಟಾನಿ  
 ವಿದ್ಯಂತೇ ತತ್ರ ತಸ್ಯ ನಾಮ ಲಿಖಿತಮಸ್ತಿ ತಮೇವ ವಿನಾ ನಾಪರಃ ಕೋ  
 ಽಪಿ ತನ್ನಾಮ ಜಾನಾತಿ | 13 ಸ ರುಧಿರಮಗ್ನೇನ ಪರಿಚ್ಛದೇನಾಚ್ಛಾದಿತ  
 ಈಶ್ವರವಾದ ಇತಿ ನಾಮ್ನಾಭಿಧೀಯತೇ ಚ | 14 ಅಪರಂ ಸ್ವರ್ಗಸ್ಥಸೈನ್ಯಾನಿ  
 ಶ್ವೇತಾಶ್ವಾರೂಢಾನಿ ಪರಿಹಿತನಿರ್ಮೂಲಶ್ವೇತಸೂಕ್ತವಸ್ತ್ರಾಣಿ ಚ ಭೂತ್ವಾ  
 ತಮನುಗಚ್ಛಂತಿ | 15 ತಸ್ಯ ವಕ್ತ್ರಾದ್ ಏಕಸ್ತೀಕ್ಷಣಃ ಖಜ್ಜಿಣೀ  
 ನಿರ್ಗಚ್ಛತಿ ತೇನ ಖಜ್ಜಿಣೇನ ಸರ್ವಜಾತೀಯಾಸ್ತೇನಾಘಾತಿತವ್ಯಾಃ ಸ  
 ಚ ಲೌಹದಣ್ಣೇನ ತಾನ್ ಚಾರಯಿಷ್ಯತಿ ಸರ್ವಶಕ್ತಿಮತ ಈಶ್ವರಸ್ಯ

ಪ್ರಚಣ್ಣಕೋಪರಸೋತ್ಪಾದಕದ್ರಾಕ್ಷಾಕುಣ್ಣೇ ಯದ್ಯತ್ ತಿಷ್ಠತಿ ತತ್ ಸರ್ವಂ  
 ಸ ಏವ ಪದಾಭ್ಯಾಂ ಪಿನಷ್ಟಿ | 16 ಅಪರಂ ತಸ್ಯ ಪರಿಚ್ಛದ ಉರಸಿ  
 ಚ ರಾಜ್ಞಾಂ ರಾಜಾ ಪ್ರಭೂನಾಂ ಪ್ರಭುಶ್ಚೇತಿ ನಾಮ ನಿಖಿತಮಸ್ತಿ |  
 17 ಅನನ್ತರಂ ಸೂರ್ಯೋ ತಿಷ್ಠನ್ ಏಕೋ ದೂತೋ ಮಯಾ  
 ದೃಷ್ಟಃ, ಆಕಾಶಮದ್ಯ ಉಡ್ಡೀಯಮಾನಾನ್ ಸರ್ವಾನ್ ಪಕ್ಷಿಣಃ  
 ಪ್ರತಿ ಸ ಉಚ್ಛ್ರಿಸ್ವರೇಣೇದಂ ಘೋಷಯತಿ, ಅತ್ರಾಗಚ್ಛತ | 18  
 ಈಶ್ವರಸ್ಯ ಮಹಾಭೋಜ್ಯೇ ಮಿಲತ, ರಾಜ್ಞಾಂ ಕ್ರವ್ಯಾಣಿ ಸೇನಾಪತೀನಾಂ  
 ಕ್ರವ್ಯಾಣಿ ವೀರಾಣಾಂ ಕ್ರವ್ಯಾಣ್ಯಶ್ವಾನಾಂ ತದಾರೂಢಾನಾಂ ಕ್ರವ್ಯಾಣಿ  
 ದಾಸಮುಕ್ತಾನಾಂ ಕ್ಷುದ್ರಮಹತಾಂ ಸರ್ವೇಷಾಮೇವ ಕ್ರವ್ಯಾಣಿ ಚ  
 ಯುಷ್ಮಾಭಿ ಭಕ್ಷಿತವ್ಯಾನಿ | 19 ತತಃ ಪರಂ ತೇನಾಶ್ವಾರೂಢಜನೇನ  
 ತದೀಯಸ್ಮೈನ್ಯೈಶ್ಚ ಸಾದ್ಧಂ ಯುದ್ಧಂ ಕರ್ತುಂ ಸ ಪಶುಃ ಪೃಥಿವ್ಯಾ  
 ರಾಜಾನಸ್ತೇಷಾಂ ಸೈನ್ಯಾನಿ ಚ ಸಮಾಗಚ್ಛಂತೀತಿ ಮಯಾ ದೃಷ್ಟಂ | 20 ತತಃ  
 ಸ ಪಶು ಧೃತೋ ಯಶ್ಚ ಮಿಥ್ಯಾಭವಿಷ್ಯದ್ವಕ್ತಾ ತಸ್ಯಾನ್ತಿಕೇ ಚಿತ್ರಕರ್ಮಾಣಿ  
 ಕುರ್ವನ್ ತೈರೇವ ಪಶ್ವಜ್ಞಧಾರಿಣಸ್ತತ್ಪತಿಮಾಪೂಜಕಾಂಶ್ಚ ಭ್ರಮಿತವಾನ್  
 ಸೋ ಽಪಿ ತೇನ ಸಾದ್ಧಂ ಧೃತಃ | ತೌ ಚ ವಹ್ನಿಗನ್ನಕಜ್ವಲಿತಹೃದೇ  
 ಜೀವಂತಾ ನಿಕ್ಷಿಪ್ತಾ | (Limnē Pyr g3041 g4442) 21 ಅವಶಿಷ್ಟಾಶ್ಚ  
 ತಸ್ಯಾಶ್ವಾರೂಢಸ್ಯ ವಕ್ತ್ರನಿರ್ಗತಖಜ್ಜೇನ ಹತಾಃ, ತೇಷಾಂ ಕ್ರವೈಶ್ಚ  
 ಪಕ್ಷಿಣಃ ಸರ್ವೇ ತೃಪ್ತಿಂ ಗತಾಃ |

**20** ತತಃ ಪರಂ ಸ್ವರ್ಗಾದ್ ಅವರೋಹನ್ ಏಕೋ ದೂತೋ  
 ಮಯಾ ದೃಷ್ಟಸ್ತಸ್ಯ ಕರೇ ರಮಾತಲಸ್ಯ ಕುಚ್ಛಿಕಾ ಮಹಾಶೃಜ್ಜಲಇಚ್ಛಿಕಂ  
 ತಿಷ್ಠತಃ | (Abyssos g12) 2 ಅಪರಂ ನಾಗೋ ಽರ್ಥತಃ ಯೋ  
 ವೃದ್ಧಃ ಸರ್ಪೋ ಽಪವಾದಕಃ ಶಯತಾನಶ್ಚಾಸ್ತಿ ತಮೇವ ಧೃತ್ವಾ  
 ವರ್ಷಸಹಸ್ರಂ ಯಾವದ್ ಬದ್ಧವಾನ್ | 3 ಅಪರಂ ರಸಾತಲೇ ತಂ  
 ನಿಕ್ಷಿಪ್ಯ ತದುಪರಿ ದ್ವಾರಂ ರುದ್ಧ್ವಾ ಮುದ್ರಾಜ್ಞಿತವಾನ್ ಯಸ್ಮಾತ್  
 ತದ್ ವರ್ಷಸಹಸ್ರಂ ಯಾವತ್ ಸಮ್ಪೂರ್ಣಂ ನ ಭವೇತ್ ತಾವದ್  
 ಭಿನ್ನಜಾತೀಯಾಸ್ತೇನ ಪುನ ನ್ನ ಭ್ರಮಿತವ್ಯಾಃ | ತತಃ ಪರಮ್  
 ಅಲ್ಪಕಾಲಾರ್ಥಂ ತಸ್ಯ ಮೋಚನೇನ ಭವಿತವ್ಯಂ | (Abyssos g12)  
 4 ಅನನ್ತರಂ ಮಯಾ ಸಿಂಹಾಸನಾನಿ ದೃಷ್ಟಾನಿ ತತ್ರ ಯೇ ಜನಾ  
 ಉಪಾವಿಶನ್ ತೇಭ್ಯೋ ವಿಚಾರಭಾರೋ ಽದೀಯತ; ಅನನ್ತರಂ



ಯೀಶೋಃ ಸಾಕ್ಷ್ಯಸ್ಯ ಕಾರಣಾದ್ ಈಶ್ವರವಾಕ್ಯಸ್ಯ ಕಾರಣಾಚ್ಚ ಯೇಷಾಂ  
ಶಿರಶ್ಚೇದನಂ ಕೃತಂ ಪಶೋಸ್ತದೀಯಪ್ರತಿಮಾಯಾ ವಾ ಪೂಜಾ  
ಯೈರ್ನ ಕೃತಾ ಭಾಲೇ ಕರೇ ವಾ ಕಲಜ್ಯೋಽಪಿ ನ ದೃತಸ್ತೇಷಾಮ್  
ಆತ್ಮಾನೋಽಪಿ ಮಯಾ ದೃಷ್ಟಾಃ, ತೇ ಪ್ರಾಪ್ತಜೀವನಾಸ್ತದ್ವರ್ಷಸಹಸ್ರಂ  
ಯಾವತ್ ಖ್ರೀಷ್ಟೇನ ಸಾರ್ಧಂ ರಾಜತ್ವಮಕುರ್ವನ್ | 5 ಕಿನ್ತ್ವವಶಿಷ್ಟಾ  
ಮೃತಜನಾಸ್ತಸ್ಯ ವರ್ಷಸಹಸ್ರಸ್ಯ ಸಮಾಪ್ತೇಃ ಪೂರ್ವ್ವಂ ಜೀವನಂ ನ  
ಪ್ರಾಪನ್ | 6 ಏಷಾ ಪ್ರಥಮೋತ್ಥಿತಿಃ | ಯಃ ಕಶ್ಚಿತ್ ಪ್ರಥಮಾಯಾ  
ಉತ್ಥಿತೇರಂಶೀ ಸ ಧನ್ಯಃ ಪವಿತ್ರಶ್ಚ | ತೇಷು ದ್ವಿತೀಯಮೃತ್ಯೋಃ ಕೋ  
ಽಪ್ಯಧಿಕಾರೋ ನಾಸ್ತಿ ತ ಈಶ್ವರಸ್ಯ ಖ್ರೀಷ್ಟಸ್ಯ ಚ ಯಾಜಕಾ ಭವಿಷ್ಯನ್ತಿ  
ವರ್ಷಸಹಸ್ರಂ ಯಾವತ್ ತೇನ ಸಹ ರಾಜತ್ವಂ ಕರಿಷ್ಯನ್ತಿ ಚ | 7  
ವರ್ಷಸಹಸ್ರೇ ಸಮಾಪ್ತೇ ಶಯತಾನಃ ಸ್ವಕಾರಾತೋ ಮೋಕ್ಷ್ಯತೇ |  
8 ತತಃ ಸ ಪೃಥಿವ್ಯಾಶ್ಚತುರ್ದಿಕ್ಷು ಸ್ಥಿತಾನ್ ಸರ್ವಜಾತೀಯಾನ್  
ವಿಶೇಷತೋ ಜೂಜಾಖ್ಯಾನ್ ಮಾಜೂಜಾಖ್ಯಾಂಶ್ಚ ಸಾಮುದ್ರಸಿಕತಾವದ್  
ಬಹುಸಂಖ್ಯಕಾನ್ ಜನಾನ್ ಭ್ರಮಯಿತ್ವಾ ಯುದ್ಧಾರ್ಥಂ ಸಂಗ್ರಹೀತುಂ  
ನಿರ್ಗಮಿಷ್ಯತಿ | 9 ತತಸ್ತೇ ಮೇದಿನ್ಯಾಃ ಪ್ರಸ್ಥೇನಾಗತ್ಯ ಪವಿತ್ರಲೋಕಾನಾಂ  
ದುರ್ಗಂ ಪ್ರಿಯತಮಾಂ ನಗರೀಂಶ್ಚ ವೇಷ್ಟಿತವನ್ತಃ ಕಿನ್ತ್ವೀಶ್ವರೇಣ  
ನಿಕ್ಷಿಪ್ತೋಽಗ್ನಿರಾಕಾಶಾತ್ ಪತಿತ್ವಾ ತಾನ್ ಖಾದಿತವಾನ್ | 10  
ತೇಷಾಂ ಭ್ರಮಯಿತಾ ಚ ಶಯತಾನೋ ವಹ್ನಿಗನ್ನಕಯೋ ಹ್ರದೇ  
ಽರ್ಥತಃ ಪಶು ಮಿಥ್ಯಾಭವಿಷ್ಯದ್ವಾದೀ ಚ ಯತ್ರ ತಿಷ್ಠತಸ್ತತ್ರೈವ  
ನಿಕ್ಷಿಪ್ತಃ, ತತ್ರಾನಂತಕಾಲಂ ಯಾವತ್ ತೇ ದಿವಾನಿಶಂ ಯಾತನಾಂ  
ಭೋಕ್ಷ್ಯಂತೇ | (aiōn g165, Limnē Pyr g3041 g4442) 11 ತತಃ ಶುಕ್ಲಮ್  
ಏಕಂ ಮಹಾಸಿಂಹಾಸನಂ ಮಯಾ ದೃಷ್ಟಂ ತದುಪವಿಷ್ಟೋಽಪಿ  
ದೃಷ್ಟಸ್ತಸ್ಯ ವದನಾನ್ತಿಕಾದ್ ಭೂನಭೋಮಣ್ಡಲೇ ಪಲಾಯೇತಾಂ  
ಪುನಸ್ತಾಭ್ಯಾಂ ಸ್ಥಾನಂ ನ ಲಭಂ | 12 ಅಪರಂ ಕ್ಷುದ್ರಾ ಮಹಾನ್ತಶ್ಚ  
ಸರ್ವೇ ಮೃತಾ ಮಯಾ ದೃಷ್ಟಾಃ, ತೇ ಸಿಂಹಾಸನಸ್ಯಾನ್ತಿಕೇಽತಿಷ್ಠನ್  
ಗ್ರನ್ಥಾಶ್ಚ ವ್ಯಸ್ತೀರ್ಯಂತ ಜೀವನಪುಸ್ತಕಾಖ್ಯಮ್ ಅಪರಮ್ ಏಕಂ  
ಪುಸ್ತಕಮಪಿ ವಿಸ್ತೀರ್ಣಂ | ತತ್ರ ಗ್ರನ್ಥೇಷು ಯದ್ಯತ್ ಲಿಖಿತಂ ತಸ್ಮಾತ್  
ಮೃತಾನಾಮ್ ಏಕೈಕಸ್ಯ ಸ್ವಕ್ರಿಯಾನುಯಾಯೀ ವಿಚಾರಃ ಕೃತಃ |  
13 ತದಾನೀಂ ಸಮುದ್ರೇಣ ಸ್ವಾನ್ತರಸ್ಥಾ ಮೃತಜನಾಃ ಸಮರ್ಪಿತಾಃ,

ಮೃತ್ಯುಪರಲೋಕಾಭ್ಯಾಮಪಿ ಸ್ವಾನ್ತರಸ್ಥಾ ಮೃತಜನಾಃ ಸರ್ಮಿಪತಾಃ,  
ತೇಷಾಂಘೃತೈಕೈಕಸ್ಯ ಸ್ವಕ್ರಿಯಾನುಯಾಯೀ ವಿಚಾರಃ ಕೃತಃ | (Hadēs  
g86) 14 ಅಪರಂ ಮೃತ್ಯುಪರಲೋಕೌ ವಹ್ನಿಹೃದೇ ನಿಕ್ಷಿಪ್ತೌ, ಏಷ ಏವ  
ದ್ವಿತೀಯೋ ಮೃತ್ಯುಃ | (Hadēs g86, Limnē Pyr g3041 g4442) 15 ಯಸ್ಯ  
ಕಸ್ಯಚಿತ್ ನಾಮ ಜೀವನಪುಸ್ತಕೇ ಲಿಖಿತಂ ನಾವಿದ್ಯತ ಸ ಏವ ತಸ್ಮಿನ್  
ವಹ್ನಿಹೃದೇ ನೃಕ್ಷಿಪ್ಯತ | (Limnē Pyr g3041 g4442)

**21** ಅನನ್ತರಂ ನವೀನಮ್ ಆಕಾಶಮಣ್ಡಲಂ ನವೀನಾ ಪೃಥಿವೀ  
ಚ ಮಯಾ ದೃಷ್ಟೇ ಯತಃ ಪ್ರಥಮಮ್ ಆಕಾಶಮಣ್ಡಲಂ ಪ್ರಥಮಾ  
ಪೃಥಿವೀ ಚ ಲೋಪಂ ಗತೇ ಸಮುದ್ರೋ 5ಪಿ ತತಃ ಪರಂ ನ ವಿದ್ಯತೇ |  
2 ಅಪರಂ ಸ್ವರ್ಗಾದ್ ಅವರೋಹನ್ತೀ ಪವಿತ್ರಾ ನಗರೀ, ಅರ್ಧತೋ  
ನವೀನಾ ಯಿರೂಶಾಲಮಪುರೀ ಮಯಾ ದೃಷ್ಟಾ, ಸಾ ವರಾಯ  
ವಿಭೂಷಿತಾ ಕನ್ಯೇವ ಸುಸಜ್ಜಿತಾಸೀತ್ | 3 ಅನನ್ತರಂ ಸ್ವರ್ಗಾದ್ ಏಷ  
ಮಹಾರವೋ ಮಯಾ ಶ್ರುತಃ ಪಶ್ಯಾಯಂ ಮಾನವೈಃ ಸಾರ್ಧಮ್  
ಈಶ್ವರಸ್ಯಾವಾಸಃ, ಸ ತೈಃ ಸಾರ್ಧಂ ವತ್ಸ್ಯತಿ ತೇ ಚ ತಸ್ಯ ಪ್ರಜಾ  
ಭವಿಷ್ಯನ್ತಿ, ಈಶ್ವರಶ್ಚ ಸ್ವಯಂ ತೇಷಾಮ್ ಈಶ್ವರೋ ಭೂತ್ವಾ ತೈಃ  
ಸಾರ್ಧಂ ಸ್ಥಾಸ್ಯತಿ | 4 ತೇಷಾಂ ನೇತ್ರೇಭ್ಯಶ್ಚಾಶ್ರೂಣಿ ಸರ್ವಾಣೀಶ್ವರೇಣ  
ಪ್ರಮಾಕ್ಷ್ಯನ್ತೇ ಮೃತ್ಯುರಪಿ ಪುನರ್ನ ಭವಿಷ್ಯತಿ ಶೋಕವಿಲಾಪಕ್ಲೇಶಾ  
ಅಪಿ ಪುನರ್ನ ಭವಿಷ್ಯನ್ತಿ, ಯತಃ ಪ್ರಥಮಾನಿ ಸರ್ವಾಣಿ ವ್ಯತೀತಿನಿ |  
5 ಅಪರಂ ಸಿಂಹಾಸನೋಪವಿಷ್ಟೋ ಜನೋಽವದತ್ ಪಶ್ಯಾಹಂ  
ಸರ್ವಾಣಿ ನೂತನೀಕರೋಮಿ | ಪುನರವದತ್ ಲಿಖ ಯತ ಇಮಾನಿ  
ವಾಕ್ಯಾನಿ ಸತ್ಯಾನಿ ವಿಶ್ವಾಸ್ಯಾನಿ ಚ ಸನ್ತಿ | 6 ಪನರ್ಮಾಮ್  
ಅವದತ್ ಸಮಾಪ್ತಂ, ಅಹಂ ಕಃ ಕ್ಷಶ್ಚ, ಅಹಮ್ ಆದಿರನ್ತಶ್ಚ ಯಃ  
ಪಿಪಾಸತಿ ತಸ್ಮಾ ಅಹಂ ಜೀವನದಾಯಿಪ್ರಸ್ರವಣಸ್ಯ ತೋಯಂ  
ವಿನಾಮೂಲ್ಯಂ ದಾಸ್ಯಾಮಿ | 7 ಯೋ ಜಯತಿ ಸ ಸರ್ವೇಷಾಮ್  
ಅಧಿಕಾರೀ ಭವಿಷ್ಯತಿ, ಅಹಂ ತಸ್ಯೇಶ್ವರೋ ಭವಿಷ್ಯಾಮಿ ಸ ಚ  
ಮಮ ಪುತ್ರೋ ಭವಿಷ್ಯತಿ | 8 ಕಿನ್ತು ಭೀತಾನಾಮ್ ಅವಿಶ್ವಾಸಿನಾಂ  
ಘೃಣಾನ್ಯಾಂ ನರಹನ್ತೃಣಾಂ ವೇಶ್ಯಾಗಾಮಿನಾಂ ಮೋಹಕಾನಾಂ  
ದೇವಪೂಜಕಾನಾಂ ಸರ್ವೇಷಾಮ್ ಅನ್ಮತವಾದಿನಾಂಘ್ನಾಂಶೋ  
ವಹ್ನಿಗಂಧಕಜ್ಜಲಿತಹೃದೇ ಭವಿಷ್ಯತಿ, ಏಷ ಏವ ದ್ವಿತೀಯೋ ಮೃತ್ಯುಃ |

ಪರಿಪೂರ್ಣಾಃ ಸಪ್ತ ಕಂಸಾ ಯೇಷಾಂ ಸಪ್ತದೂತಾನಾಂ ಕರೇಷ್ವಾಸನ್  
 ತೇಷಾಮೇಕ ಆಗತ್ಯ ಮಾಂ ಸಮ್ಭಾಷ್ಯಾವದತ್, ಆಗಚ್ಛಾಹಂ  
 ತಾಂ ಕನ್ಯಾಮ್ ಅರ್ಥತೋ ಮೇಷಶಾವಕಸ್ಯ ಭಾವಿಭಾಯ್ಯಾಂ  
 ತ್ವಾಂ ದರ್ಶಯಾಮಿ | 10 ತತಃ ಸ ಆತ್ಮವಿಷ್ಣಂ ಮಾಮ್  
 ಅತ್ಯುಚ್ಚಂ ಮಹಾಪರ್ವತಮೇಂಕ ನೀತ್ವೇಶ್ವರಸ್ಯ ಸನ್ನಿಧಿತಃ ಸ್ವರ್ಗಾದ್  
 ಅವರೋಹನ್ತೀಂ ಯಿರೂಶಾಲಮಾಖ್ಯಾಂ ಪವಿತ್ರಾಂ ನಗರೀಂ  
 ದರ್ಶಿತವಾನ್ | 11 ಸಾ ಈಶ್ವರೀಯಪ್ರತಾಪವಿಶಿಷ್ಟಾ ತಸ್ಯಾಸ್ತೇಜೋ  
 ಮಹಾರ್ಘರತ್ನವದ್ ಅರ್ಥತಃ ಸೂರ್ಯಕಾನ್ತಮಣಿತೇಜಸ್ತುಲ್ಯಂ |  
 12 ತಸ್ಯಾಃ ಪ್ರಾಚೀರಂ ಬೃಹದ್ ಉಚ್ಚತ್ವಾ ತತ್ರ ದ್ವಾದಶ ಗೋಪುರಾಣಿ  
 ಸನ್ನಿ ತದ್ಗೋಪುರೋಪರಿ ದ್ವಾದಶ ಸ್ವರ್ಗದೂತಾ ವಿದ್ಯಂತೇ ತತ್ರ ಚ  
 ದ್ವಾದಶ ನಾಮಾನ್ಯರ್ಥತ ಇಸ್ರಾಯೇಲೀಯಾನಾಂ ದ್ವಾದಶವಂಶಾನಾಂ  
 ನಾಮಾನಿ ಲಿಖಿತಾನಿ | 13 ಪೂರ್ವದಿಶಿ ತ್ರೀಣಿ ಗೋಪುರಾಣಿ  
 ಉತ್ತರದಿಶಿ ತ್ರೀಣಿ ಗೋಪುರಾಣಿ ದಕ್ಷಿಣದಿಶಿ ತ್ರೀಣಿ ಗೋಪುರಾಣಿ  
 ಪಶ್ಚೀಮದಿಶಿ ಚ ತ್ರೀಣಿ ಗೋಪುರಾಣಿ ಸನ್ನಿ | 14 ನಗರ್ಯ್ಯಾಃ  
 ಪ್ರಾಚೀರಸ್ಯ ದ್ವಾದಶ ಮೂಲಾನಿ ಸನ್ನಿ ತತ್ರ ಮೇಷಾಶಾವಕಸ್ಯ  
 ದ್ವಾದಶಪ್ರೇರಿತಾನಾಂ ದ್ವಾದಶ ನಾಮಾನಿ ಲಿಖಿತಾನಿ | 15 ಅನರಂ  
 ನಗರ್ಯ್ಯಾಸ್ತದೀಯಗೋಪುರಾಣಾಂ ತತ್ಪ್ರಾಚೀರಸ್ಯ ಚ ಮಾಪನಾರ್ಥಂ  
 ಮಯಾ ಸಮ್ಭಾಷಮಾಣಸ್ಯ ದೂತಸ್ಯ ಕರೇ ಸ್ವರ್ಣಮಯ ಏಕಃ  
 ಪರಿಮಾಣದಣ್ಣ ಆಸೀತ್ | 16 ನಗರ್ಯ್ಯಾಃ ಆಕೃತಿಶ್ಚತುರಸ್ರಾ ತಸ್ಯಾ  
 ದೈರ್ಘ್ಯಪ್ರಸ್ಥೇ ಸಮೇ | ತತಃ ಪರಂ ಸ ತೇಗ ಪರಿಮಾಣದಕ್ಷಿಣೇನ ತಾಂ  
 ನಗರೀಂ ಪರಿಮಿತವಾನ್ ತಸ್ಯಾಃ ಪರಿಮಾಣಂ ದ್ವಾದಶಸಹಸ್ರನಲ್ಪಾಃ |  
 ತಸ್ಯಾ ದೈರ್ಘ್ಯಂ ಪ್ರಸ್ಥಮ್ ಉಚ್ಚತ್ವಾ ಸಮಾನಾನಿ | 17 ಅಪರಂ ಸ  
 ತಸ್ಯಾಃ ಪ್ರಾಚೀರಂ ಪರಿಮಿತವಾನ್ ತಸ್ಯ ಮಾನವಾಸ್ಯಾರ್ಥತೋ ದೂತಸ್ಯ  
 ಪರಿಮಾಣಾನುಸಾರತಸ್ತತ್ ಚತುಶ್ಚತ್ವಾರಿಂಶದಧಿಕಾಶತಹಸ್ರಪರಿಮಿತಂ  
 | 18 ತಸ್ಯ ಪ್ರಾಚೀರಸ್ಯ ನಿರ್ಮಿತಿಃ ಸೂರ್ಯಕಾನ್ತಮಣಿಭಿ ನಗರೀ  
 ಚ ನಿರ್ಮಲಕಾಚತುಲ್ಯೇನ ಶುದ್ಧಸುವರ್ಣೇನ ನಿರ್ಮಿತಾ | 19  
 ನಗರ್ಯ್ಯಾಃ ಪ್ರಾಚೀರಸ್ಯ ಮೂಲಾನಿ ಚ ಸರ್ವವಿಧಮಹಾರ್ಘಮಣಿಭಿ  
 ಭೂಷಿತಾನಿ | ತೇಷಾಂ ಪ್ರಥಮಂ ಭಿತ್ತಿಮೂಲಂ ಸೂರ್ಯಕಾನ್ತಸ್ಯ


ದ್ವಿತೀಯಂ ನೀಲಸ್ಯ ತೃತೀಯಂ ತಾಮ್ರಮಣೀಃ ಚತುರ್ಥಂ ಮರಕತಸ್ಯ  
 20 ಪಚ್ಚಮಂ ವೈದೂರ್ಯಸ್ಯ ಷಷ್ಠಂ ಶೋಣರತ್ನಸ್ಯ ಸಪ್ತಮಂ  
 ಚಂದ್ರಕಾಂತಸ್ಯ ಅಷ್ಟಮಂ ಗೋಮೇದಸ್ಯ ನವಮಂ ಪದ್ಮರಾಗಸ್ಯ  
 ದಶಮಂ ಲಶೂನೀಯಸ್ಯ ಏಕಾದಶಂ ಷೇರೋಜಸ್ಯ ದ್ವಾದಶಂ  
 ಮರ್ತೀಷ್ಠಣೀಶ್ವಾಸ್ತಿ | 21 ದ್ವಾದಶಗೋಪುರಾಣಿ ದ್ವಾದಶಮುಕ್ತಾಭಿ  
 ನಿರ್ಮಿತಾನಿ, ಏಕೈಕಂ ಗೋಪುರಮ್ ಏಕೈಕಯಾ ಮುಕ್ತಯಾ ಕೃತಂ  
 ನಗರ್ಯ್ಯಾ ಮಹಾಮಾರ್ಗಶ್ಚಾಚ್ಚಕಾಚವತ್ ನಿರ್ಮಲಸುವರ್ಣೇನ  
 ನಿರ್ಮಿತಂ | 22 ತಸ್ಯಾ ಅನ್ತರ ಏಕಮಪಿ ಮಂದಿರಂ ಮಯಾ ನ  
 ದೃಷ್ಟಂ ಸತಃ ಸರ್ವಶಕ್ತಿಮಾನ್ ಪ್ರಭುಃ ಪರಮೇಶ್ವರೋ ಮೇಷಶಾವಕಶ್ಚ  
 ಸ್ವಯಂ ತಸ್ಯ ಮಂದಿರಂ | 23 ತಸ್ಮೈ ನಗರ್ಯ್ಯೋ ದೀಪ್ತಿದಾನಾರ್ಥಂ  
 ಸೂರ್ಯ್ಯಾಚಂದ್ರಮಸೋಃ ಪ್ರಯೋಜನಂ ನಾಸ್ತಿ ಯತ ಈಶ್ವರಸ್ಯ  
 ಪ್ರತಾಪಸ್ತಾಂ ದೀಪಯತಿ ಮೇಷಶಾವಕಶ್ಚ ತಸ್ಯಾ ಜ್ಯೋತಿರಸ್ತಿ | 24  
 ಪರಿತ್ರಾಣಪ್ರಾಪ್ತಲೋಕನಿವಹಾಶ್ಚ ತಸ್ಯಾ ಆಲೋಕೇ ಗಮನಾಗಮನೇ  
 ಕುರ್ವನ್ತಿ ಪೃಥಿವ್ಯಾ ರಾಜಾನಶ್ಚ ಸ್ವಕೀಯಂ ಪ್ರತಾಪಂ ಗೌರವಚ್ಚ  
 ತನ್ಮದ್ಯಮ್ ಆನಯನ್ತಿ | 25 ತಸ್ಯಾ ದ್ವಾರಾಣಿ ದಿವಾ ಕದಾಪಿ ನ ರೋತ್ಸ್ಯಂತೇ  
 ನಿಶಾಪಿ ತತ್ರ ನ ಭವಿಷ್ಯತಿ | 26 ಸರ್ವಜಾತೀನಾಂ ಗೌರವಪ್ರತಾಪೌ  
 ತನ್ಮದ್ಯಮ್ ಆನೇಷ್ಯೇತೇ | 27 ಪರನ್ವಪವಿತ್ರಂ ಘೃಣ್ಯಕೃದ್ ಅನ್ಯತಕೃದ್  
 ವಾ ಕಿಮಪಿ ತನ್ಮದ್ಯಂ ನ ಪ್ರವೇಕ್ಷ್ಯತಿ ಮೇಷಶಾವಕಸ್ಯ ಜೀವನಪುಸ್ತಕೇ  
 ಯೇಷಾಂ ನಾಮಾನಿ ಲಿಖಿತಾನಿ ಕೇವಲಂ ತ ಏವ ಪ್ರವೇಕ್ಷ್ಯನ್ತಿ |

**22** ಅನನ್ತರಂ ಸ ಸ್ಫಟಿಕವತ್ ನಿರ್ಮಲಮ್ ಅಮೃತತೋಯಸ್ಯ  
 ಸ್ತೋತೋ ಮಾಮ್ ಅಲುಶ್ಠಯತ್ ತದ್ ಈಶ್ವರಸ್ಯ ಮೇಷಶಾವಕಸ್ಯ ಚ  
 ಸಿಂಹಾಸನಾತ್ ನಿರ್ಗಚ್ಛತಿ | 2 ನಗರ್ಯ್ಯಾ ಮಾರ್ಗಮಧ್ಯೇ ತಸ್ಯಾ ನದ್ಯಾಃ  
 ಪಾರ್ಶ್ವಯೋರಮೃತವೃಕ್ಷಾ ವಿದ್ಯಂತೇ ತೇಷಾಂ ದ್ವಾದಶಫಲಾನಿ ಭವನ್ತಿ,  
 ಏಕೈಕೋ ವೃಕ್ಷಃ ಪ್ರತಿಮಾಸಂ ಸ್ವಫಲಂ ಫಲತಿ ತದ್ವೃಕ್ಷಪತ್ರಾಣಿ  
 ಚಾನ್ಯಜಾತೀಯಾನಾಮ್ ಆರೋಗ್ಯಜನಕಾನಿ | 3 ಅಪರಂ ಕಿಮಪಿ  
 ಶಾಪಗ್ರಸ್ತಂ ಪುನ ನ್ ಭವಿಷ್ಯತಿ ತಸ್ಯಾ ಮಧ್ಯ ಈಶ್ವರಸ್ಯ ಮೇಷಶಾವಕಸ್ಯ  
 ಚ ಸಿಂಹಾಸನಂ ಸ್ಥಾಸ್ಯತಿ ತಸ್ಯ ದಾಸಾಶ್ಚ ತಂ ಸೇವಿಷ್ಯಂತೇ | 4 ತಸ್ಯ  
 ವದನದರ್ಶನಂ ಪ್ರಾಪ್ಸ್ಯನ್ತಿ ಭಾಲೇಷು ಚ ತಸ್ಯ ನಾಮ ಲಿಖಿತಂ  
 ಭವಿಷ್ಯತಿ | 5 ತದಾನೀಂ ರಾತ್ರಿಃ ಪುನ ನ್ ಭವಿಷ್ಯತಿ ಯತಃ ಪ್ರಭುಃ

ಪರಮೇಶ್ವರಸ್ತಾನ ದೀಪಯಿಷ್ಯತಿ ತೇ ಚಾನನ್ತಕಾಲಂ ಯಾವದ್  
 ರಾಜತ್ವಂ ಕರಿಷ್ಯಂತೇ | (aiṛṇ g165) 6 ಅನನ್ತರಂ ಸ ಮಾಮ್ ಅವದತ್,  
 ವಾಕ್ಯಾನೀಮಾನಿ ವಿಶ್ವಾಸ್ಯಾನಿ ಸತ್ಯಾನಿ ಚ, ಅಚಿರಾದ್ ಯೈ ಭವಿತವ್ಯಂ  
 ತಾನಿ ಸ್ವದಾಸಾನ್ ಜ್ಞಾಪಯಿತುಂ ಪವಿತ್ರಭವಿಷ್ಯದ್ವಾದಿನಾಂ ಪ್ರಭುಃ  
 ಪರಮೇಶ್ವರಃ ಸ್ವದೂತಂ ಪ್ರೇಷಿತವಾನ್ | 7 ಪಶ್ಯಾಹಂ ತೂರ್ಣಮ್  
 ಆಗಚ್ಛಾಮಿ, ಏತದ್ಗ್ರಂಥಸ್ಯ ಭವಿಷ್ಯದ್ವಾಕ್ಯಾನಿ ಯಃ ಪಾಲಯತಿ  
 ಸ ಏವ ಧನ್ಯಃ | 8 ಯೋಹನಹಮ್ ಏತಾನಿ ಶ್ರುತವಾನ್  
 ದೃಷ್ಟವಾಂಶ್ಚಾಸ್ಮಿ ಶ್ರುತ್ವಾ ದೃಷ್ಟ್ವಾ ಚ ತದ್ಧರ್ಶಕದೂತಸ್ಯ ಪ್ರಣಾಮಾರ್ಥಂ  
 ತಚ್ಚರಣಯೋರನ್ತಿಕೇ ಽಪತಂ | 9 ತತಃ ಸ ಮಾಮ್ ಅವದತ್  
 ಸಾವಧಾನೋ ಭವ ಮೈವಂ ಕೃರು, ತ್ವಯಾ ತವ ಭ್ರಾತೃಭಿ  
 ಭವಿಷ್ಯದ್ವಾದಿಭಿರೇತದ್ಗ್ರಂಥಸ್ಯವಾಕ್ಯಪಾಲನಕಾರಿಭಿಶ್ಚ ಸಹದಾಸೋ  
 ಽಹಂ | ತ್ವಮ್ ಈಶ್ವರಂ ಪ್ರಣಮ | 10 ಸ ಪುನ ಮಾರ್ಮ್ ಅವದತ್,  
 ಏತದ್ಗ್ರಂಥಸ್ಯಭವಿಷ್ಯದ್ವಾಕ್ಯಾನಿ ತ್ವಯಾ ನ ಮುದ್ರಾಜ್ಞಯಿತವ್ಯಾನಿ  
 ಯತಃ ಸಮಯೋ ನಿಕಟವರ್ತಿ | 11 ಅಧರ್ಮಾಚಾರ ಇತಃ  
 ಪರಮಪೃಥರ್ಮಮ್ ಆಚರತು, ಅಮೇಧ್ಯಾಚಾರ ಇತಃ  
 ಪರಮಪೃಥರ್ಮಮ್ ಆಚರತು ಧರ್ಮಾಚಾರ ಇತಃ ಪರಮಪಿ  
 ಧರ್ಮಮ್ ಆಚರತು ಪವಿತ್ರಾಚಾರಶ್ಚೇತಃ ಪರಮಪಿ ಪವಿತ್ರಮ್  
 ಆಚರತು | 12 ಪಶ್ಯಾಹಂ ತೂರ್ಣಮ್ ಆಗಚ್ಛಾಮಿ, ಏಕೈಕಸ್ಮೈ  
 ಸ್ವಕ್ರಿಯಾನುಯಾಯಿಫಲದಾನಾರ್ಥಂ ಮದ್ವಾತವ್ಯಫಲಂ ಮಮ  
 ಸಮವರ್ತಿ | 13 ಅಹಂ ಕಃ ಕ್ಷಶ್ಚ ಪ್ರಥಮಃ ಶೇಷಶ್ಚಾದಿರನ್ತಶ್ಚ | 14  
 ಅಮುತವ್ಯಕ್ಷಸ್ಯಾಧಿಕಾರಪ್ರಾಪ್ತಾರ್ಥಂ ದ್ವಾರೈ ನಗರಪ್ರವೇಶಾರ್ಥಂ  
 ಯೇ ತಸ್ಯಾಜ್ಞಾಃ ಪಾಲಯಂತಿ ತ ಏವ ಧನ್ಯಾಃ | 15 ಕುಕ್ಕುರೈ  
 ಮಾರ್ಯಾವಿಭಿಃ ಪುಣ್ಯಮಿಭಿ ನರಹನ್ತಭಿ ದೇವಾರ್ಚ್ಛಕೈಃ  
 ಸವೈರನೃತೇ ಪ್ರೀಯಮಾಣೈರನೃತಾಚಾರಿಭಿಶ್ಚ ಬಹಿಃ ಸ್ಥಿತವ್ಯಂ | 16  
 ಮಣ್ಣಲೀಷು ಯುಷ್ಮಭ್ಯಮೇತೇಷಾಂ ಸಾಕ್ಷ್ಯದಾನಾರ್ಥಂ ಯೀಶುರಹಂ  
 ಸ್ವದೂತಂ ಪ್ರೇಷಿತವಾನ್, ಅಹಮೇವ ದಾಯೂದೋ ಮೂಲಂ  
 ವಂಶಶ್ಚ, ಅಹಂ ತೇಜೋಮಯಪ್ರಭಾತೀಯತಾರಾಸ್ವರೂಪಃ | 17  
 ಆತ್ಮಾ ಕನ್ಯಾ ಚ ಕಥಯತಃ, ತ್ವಯಾಗಮ್ಯತಾಂ | ಶ್ರೋತಾಪಿ ವದತು,  
 ಆಗಮ್ಯತಾಮಿತಿ | ಯಶ್ಚ ತೃಷಾರ್ತಃ ಸ ಆಗಚ್ಛತು ಯಶ್ಚೇಚ್ಛತಿ ಸ ವಿನಾ

ಮೂಲ್ಯಂ ಜೀವನದಾಯಿ ಜಲಂ ಗೃಹ್ಣಾತು | 18 ಯಃ ಕಶ್ಚಿದ್  
 ಏತದ್ಗ್ರಂಥಸ್ಥಭವಿಷ್ಯದ್ವಾಕ್ಯಾನಿ ಶೃಣೋತಿ ತಸ್ಮಾ ಅಹಂ ಸಾಕ್ಷ್ಯಮಿದಂ  
 ದದಾಮಿ, ಕಶ್ಚಿದ್ ಯದ್ಯಪರಂ ಕಿಮಪ್ಯೇತೇಷು ಯೋಜಯತಿ  
 ತರ್ಹೀಶ್ವರೋಗ್ರಂಥೇಽಸ್ಮಿನ್ ಲಿಖಿತಾನ್ ದಂಡಾನ್ ತಸ್ಮಿನ್ನೇವ  
 ಯೋಜಯಿಷ್ಯತಿ | 19 ಯದಿ ಚ ಕಶ್ಚಿದ್ ಏತದ್ಗ್ರಂಥಸ್ಥಭವಿಷ್ಯದ್ವಾಕ್ಯೇಭ್ಯಃ  
 ಕಿಮಪ್ಯಪಹರತಿ ತರ್ಹೀಶ್ವರೋ ಗ್ರಂಥೇ ಽಸ್ಮಿನ್ ಲಿಖಿತಾತ್  
 ಜೀವನವ್ಯಕ್ಷಾತ್ ಪವಿತ್ರನಗರಾಚ್ಚ ತಸ್ಯಾಂಶಮಪಹರಿಷ್ಯತಿ | 20 ಏತತ್  
 ಸಾಕ್ಷ್ಯಂ ಯೋ ದದಾತಿ ಸ ಏವ ವಕ್ತಿ ಸತ್ಯಮ್ ಅಹಂ ತೂರ್ಣಮ್  
 ಆಗಚ್ಛಾಮಿ | ತಥಾಸ್ತು | ಪ್ರಭೋ ಯೀಶೋ, ಆಗಮ್ಯತಾಂ ಭವತಾ | 21  
 ಅಸ್ಮಾಕಂ ಪ್ರಭೋ ಯೀಶುಖ್ರೀಷ್ಣಸ್ಯಾನುಗ್ರಹಃ ಸರ್ವೇಷು ಯುಷ್ಮಾಸು  
 ವರ್ತತಾಂ | ಆಮೇನ್ |





ಅಪರಂ ಸ್ವರ್ಗಾದ್ ಅವರೋಹನ್ವಿ ಪವಿತ್ರಾ ನಗರೀ, ಅರ್ಥತೋ ನವೀನಾ ಯಿರೂಶಾಲಮಪುರೀ ಮಯಾ ದ್ಯಷ್ಟಾ, ಸಾ  
ವರಾಯ ವಿಭೂಷಿತಾ ಕನ್ಯೇವ ಸುಸಜ್ಜಿತಾಸೀತ್ ಅನನ್ದರಂ ಸ್ವರ್ಗಾದ್ ಏಷ ಮಹಾರವೋ ಮಯಾ ಶ್ರುತಃ ಪಶ್ಚಾಯಂ  
ಮಾನವೈಃ ಸಾರ್ಥಮ್ ಈಶ್ವರಸ್ಯಾವಾಸಃ, ಸ ತೈಃ ಸಾರ್ಥಂ ವತ್ಸ್ಯತಿ ತೇ ಚ ತಸ್ಯ ಪ್ರಜಾ ಭವಿಷ್ಯನ್ತಿ,  
ಈಶ್ವರಶ್ಚ ಸ್ವಯಂ ತೇಷಾಮ್ ಈಶ್ವರೋ ಭೂತ್ವಾ ತೈಃ ಸಾರ್ಥಂ ಸ್ಥಾಸ್ಯತಿ  
ಪ್ರಕಾಶಿತಂ 21:2-3



## ರೀಡರ್ ಗೈಡ್

ಕನ್ನಡ at [AionianBible.org/Readers-Guide](http://AionianBible.org/Readers-Guide)

The Aionian Bible republishes public domain and Creative Common Bible texts that are 100% free to copy and print. The original translation is unaltered and notes are added to help your study. The notes show the location of eleven special Greek and Hebrew Aionian Glossary words to help us better understand God's love for individuals and for all mankind, and the nature of afterlife destinies.

Who has the authority to interpret the Bible and examine the underlying Hebrew and Greek words? That is a good question! We read in 1 John 2:27, *"As for you, the anointing which you received from him remains in you, and you do not need for anyone to teach you. But as his anointing teaches you concerning all things, and is true, and is no lie, and even as it taught you, you remain in him."* Every Christian is qualified to interpret the Bible! Now that does not mean we will all agree. Each of us is still growing in our understanding of the truth. However, it does mean that there is no infallible human or tradition to answer all our questions. Instead the Holy Spirit helps each of us to know the truth and grow closer to God and each other.

The Bible is a library with 66 books in the Protestant Canon. The best way to learn God's word is to read entire books. Read the book of Genesis. Read the book of John. Read the entire Bible library. Topical studies and cross-referencing can be good. However, the safest way to understand context and meaning is to read whole Bible books. Chapter and verse numbers were added for convenience in the 16th century, but unfortunately they can cause the Bible to seem like an encyclopedia. The Aionian Bible is formatted with simple verse numbering, minimal notes, and no cross-referencing in order to encourage the reading of Bible books.

Bible reading must also begin with prayer. Any Christian is qualified to interpret the Bible with God's help. However, this freedom is also a responsibility because without the Holy Spirit we cannot interpret accurately. We read in 1 Corinthians 2:13-14, *"And we speak of these things, not with words taught by human wisdom, but with those taught by the Spirit, comparing spiritual things with spiritual things. Now the natural person does not receive the things of the Spirit of God, for they are foolishness to him, and he cannot understand them, because they are spiritually discerned."* So we cannot understand in our natural self, but we can with God's help through prayer.

The Holy Spirit is the best writer and he uses literary devices such as introductions, conclusions, paragraphs, and metaphors. He also writes various genres including historical narrative, prose, and poetry. So Bible study must spiritually discern and understand literature. Pray, read, observe, interpret, and apply. Finally, *"Do your best to present yourself approved by God, a worker who does not need to be ashamed, properly handling the word of truth."* 2 Timothy 2:15. *"God has granted to us his precious and exceedingly great promises; that through these you may become partakers of the divine nature, having escaped from the corruption that is in the world by lust. Yes, and for this very cause adding on your part all diligence, in your faith supply moral excellence; and in moral excellence, knowledge; and in knowledge, self-control; and in self-control patience; and in patience godliness; and in godliness brotherly affection; and in brotherly affection, love. For if these things are yours and abound, they make you to be not idle nor unfruitful to the knowledge of our Lord Jesus Christ,"* 2 Peter 1:4-8.

## ನಿಘಂಟು

ಕನ್ನಡ at [AionianBible.org/Glossary](http://AionianBible.org/Glossary)

The Aionian Bible un-translates and instead transliterates eleven special words to help us better understand the extent of God's love for individuals and all mankind, and the nature of afterlife destinies. The original translation is unaltered and a note is added to 64 Old Testament and 200 New Testament verses. Compare the meanings below to the Strong's Concordance and Glossary definitions.

### **Abyssos** g12

*Greek:* proper noun, place

*Usage:* 9 times in 3 books, 6 chapters, and 9 verses

*Meaning:*

Temporary prison for special fallen angels such as Apollyon, the Beast, and Satan.

### **aidios** g126

*Greek:* adjective

*Usage:* 2 times in Romans 1:20 and Jude 6

*Meaning:*

Lasting, enduring forever, eternal.

### **aiōn** g165

*Greek:* noun

*Usage:* 127 times in 22 books, 75 chapters, and 102 verses

*Meaning:*

A lifetime or time period with a beginning and end, an era, an age, the completion of which is beyond human perception, but known only to God the creator of the aiōns, Hebrews 1:2. Never meaning simple endless or infinite chronological time in Greek usage. Read Dr. Heleen Keizer and Ramelli and Konstan for proofs.

### **aiōnios** g166

*Greek:* adjective

*Usage:* 71 times in 19 books, 44 chapters, and 69 verses

*Meaning:*

From start to finish, pertaining to the age, lifetime, entirety, complete, or even consummate. Never meaning simple endless or infinite chronological time in Koine Greek usage. Read Dr. Heleen Keizer and Ramelli and Konstan for proofs.

### **eleēsē** g1653

*Greek:* verb, aorist tense, active voice, subjunctive mood, 3rd person singular

*Usage:* 1 time in this conjugation, Romans 11:32

*Meaning:*

To have pity on, to show mercy. Typically, the subjunctive mood indicates possibility, not certainty. However, a subjunctive in a purpose clause is a resulting action as certain as the causal action. The subjunctive in a purpose clause functions as an indicative, not an optative. Thus, the grand conclusion of grace theology in Romans 11:32 must be clarified. God's mercy on all is not a possibility, but a certainty. See [ntgreek.org](http://ntgreek.org).

**Geenna** g1067

*Greek:* proper noun, place

*Usage:* 12 times in 4 books, 7 chapters, and 12 verses

*Meaning:*

Valley of Hinnom, Jerusalem's trash dump, a place of ruin, destruction, and judgment in this life, or the next, though not eternal to Jesus' audience.

**Hadēs** g86

*Greek:* proper noun, place

*Usage:* 11 times in 5 books, 9 chapters, and 11 verses

*Meaning:*

Synonymous with Sheol, though in New Testament usage Hades is the temporal place of punishment for deceased unbelieving mankind, distinct from Paradise for deceased believers.

**Limnē Pyr** g3041 g4442

*Greek:* proper noun, place

*Usage:* Phrase 5 times in the New Testament

*Meaning:*

Lake of Fire, final punishment for those not named in the Book of Life, prepared for the Devil and his angels, Matthew 25:41.

**Sheol** h7585

*Hebrew:* proper noun, place

*Usage:* 66 times in 17 books, 50 chapters, and 64 verses

*Meaning:*

The grave or temporal afterlife world of both the righteous and unrighteous, believing and unbelieving, until the general resurrection.

**Tartaroō** g5020

*Greek:* proper noun, place

*Usage:* 1 time in 2 Peter 2:4

*Meaning:*

Temporary prison for particular fallen angels awaiting final judgment.

## ನಿಘಂಟು +

[AionianBible.org/Bibles/Sanskrit---Kannada-Script/Noted](http://AionianBible.org/Bibles/Sanskrit---Kannada-Script/Noted)

Glossary references are below. Strong's Hebrew and Greek number notes are added to 64 Old Testament and 200 New Testament verses. Questioned verse translations do not contain Aionian Glossary words and may wrongly imply *eternal* or *Hell*. \* The note placement is skipped or adjusted for verses with non-standard numbering.

### **Abyssos**

ಲೂಕೆ 8:31  
ರೋಮೀಣಃ 10:7  
ಪ್ರಕಾಶಿತಂ 9:1  
ಪ್ರಕಾಶಿತಂ 9:2  
ಪ್ರಕಾಶಿತಂ 9:11  
ಪ್ರಕಾಶಿತಂ 11:7  
ಪ್ರಕಾಶಿತಂ 17:8  
ಪ್ರಕಾಶಿತಂ 20:1  
ಪ್ರಕಾಶಿತಂ 20:3

### **aidios**

ರೋಮೀಣಃ 1:20  
ಯುಹೂದಾಃ 1:6

### **aiōn**

ಮಥಃ 12:32  
ಮಥಃ 13:22  
ಮಥಃ 13:39  
ಮಥಃ 13:40  
ಮಥಃ 13:49  
ಮಥಃ 21:19  
ಮಥಃ 24:3  
ಮಥಃ 28:20  
ಮಾರ್ಕಃ 3:29  
ಮಾರ್ಕಃ 4:19\*  
ಮಾರ್ಕಃ 10:30  
ಮಾರ್ಕಃ 11:14  
ಲೂಕೆ 1:33  
ಲೂಕೆ 1:55\*  
ಲೂಕೆ 1:70\*  
ಲೂಕೆ 16:8  
ಲೂಕೆ 18:30  
ಲೂಕೆ 20:34  
ಲೂಕೆ 20:35  
ಯೋಹನಃ 4:14  
ಯೋಹನಃ 6:51  
ಯೋಹನಃ 6:58  
ಯೋಹನಃ 8:35  
ಯೋಹನಃ 8:51  
ಯೋಹನಃ 8:52  
ಯೋಹನಃ 9:32  
ಯೋಹನಃ 10:28  
ಯೋಹನಃ 11:26  
ಯೋಹನಃ 12:34  
ಯೋಹನಃ 13:8  
ಯೋಹನಃ 14:16

ಪ್ರೇರಿತಾಃ 3:21  
ಪ್ರೇರಿತಾಃ 15:18  
ರೋಮೀಣಃ 1:25\*  
ರೋಮೀಣಃ 9:5  
ರೋಮೀಣಃ 11:36  
ರೋಮೀಣಃ 12:2  
ರೋಮೀಣಃ 16:27  
ಠ ಕರಿನ್ಯನ್ಃ 1:20  
ಠ ಕರಿನ್ಯನ್ಃ 2:6  
ಠ ಕರಿನ್ಯನ್ಃ 2:7  
ಠ ಕರಿನ್ಯನ್ಃ 2:8  
ಠ ಕರಿನ್ಯನ್ಃ 3:18  
ಠ ಕರಿನ್ಯನ್ಃ 8:13  
ಠ ಕರಿನ್ಯನ್ಃ 10:11  
ಽ ಕರಿನ್ಯನ್ಃ 4:4  
ಽ ಕರಿನ್ಯನ್ಃ 9:9  
ಽ ಕರಿನ್ಯನ್ಃ 11:31  
ಗಾಲಾತಿನಃ 1:4  
ಗಾಲಾತಿನಃ 1:5  
ಇಫೆಷೀಣಃ 1:21  
ಇಫೆಷೀಣಃ 2:2\*  
ಇಫೆಷೀಣಃ 2:7  
ಇಫೆಷೀಣಃ 3:9  
ಇಫೆಷೀಣಃ 3:11\*  
ಇಫೆಷೀಣಃ 3:21  
ಇಫೆಷೀಣಃ 6:12  
ಫಿಲಿಪ್ಪಿನಃ 4:20  
ಕಲಸಿನಃ 1:26  
ಠ ತೀಮೂಥಿಯಃ 1:17  
ಠ ತೀಮೂಥಿಯಃ 6:17  
ಽ ತೀಮೂಥಿಯಃ 4:10  
ಽ ತೀಮೂಥಿಯಃ 4:18  
ತೀತಃ 2:12  
ಇಬ್ರೀಣಃ 1:2  
ಇಬ್ರೀಣಃ 1:8  
ಇಬ್ರೀಣಃ 5:6  
ಇಬ್ರೀಣಃ 6:5  
ಇಬ್ರೀಣಃ 6:20  
ಇಬ್ರೀಣಃ 7:17  
ಇಬ್ರೀಣಃ 7:21\*  
ಇಬ್ರೀಣಃ 7:24  
ಇಬ್ರೀಣಃ 7:28  
ಇಬ್ರೀಣಃ 9:26  
ಇಬ್ರೀಣಃ 11:3  
ಇಬ್ರೀಣಃ 13:8  
ಇಬ್ರೀಣಃ 13:21  
ಠ ಪಿತರಃ 1:23

ಠ ಪಿತರಃ 1:25  
ಠ ಪಿತರಃ 4:11  
ಠ ಪಿತರಃ 5:11  
ಽ ಪಿತರಃ 3:18  
ಠ ಯೋಹನಃ 2:17  
ಽ ಯೋಹನಃ 1:2  
ಯುಹೂದಾಃ 1:13  
ಯುಹೂದಾಃ 1:25  
ಪ್ರಕಾಶಿತಂ 1:6  
ಪ್ರಕಾಶಿತಂ 1:18  
ಪ್ರಕಾಶಿತಂ 4:9  
ಪ್ರಕಾಶಿತಂ 4:10  
ಪ್ರಕಾಶಿತಂ 5:13  
ಪ್ರಕಾಶಿತಂ 7:12  
ಪ್ರಕಾಶಿತಂ 10:6  
ಪ್ರಕಾಶಿತಂ 11:15  
ಪ್ರಕಾಶಿತಂ 14:11  
ಪ್ರಕಾಶಿತಂ 15:7  
ಪ್ರಕಾಶಿತಂ 19:3  
ಪ್ರಕಾಶಿತಂ 20:10  
ಪ್ರಕಾಶಿತಂ 22:5

### **aiōnios**

ಮಥಃ 18:8  
ಮಥಃ 19:16  
ಮಥಃ 19:29  
ಮಥಃ 25:41  
ಮಥಃ 25:46  
ಮಾರ್ಕಃ 3:29  
ಮಾರ್ಕಃ 10:17  
ಮಾರ್ಕಃ 10:30  
ಲೂಕೆ 10:25  
ಲೂಕೆ 16:9  
ಲೂಕೆ 18:18  
ಲೂಕೆ 18:30  
ಯೋಹನಃ 3:15  
ಯೋಹನಃ 3:16  
ಯೋಹನಃ 3:36  
ಯೋಹನಃ 4:14  
ಯೋಹನಃ 4:36  
ಯೋಹನಃ 5:24  
ಯೋಹನಃ 5:39  
ಯೋಹನಃ 6:27  
ಯೋಹನಃ 6:40  
ಯೋಹನಃ 6:47  
ಯೋಹನಃ 6:54  
ಯೋಹನಃ 6:68

ಯೋಹನ 10:28  
ಯೋಹನ 12:25  
ಯೋಹನ 12:50  
ಯೋಹನ 17:2  
ಯೋಹನ 17:3  
ಪ್ರೇರಿತಾ 13:46  
ಪ್ರೇರಿತಾ 13:48  
ರೋಮಿಣಾ 2:7  
ರೋಮಿಣಾ 5:21  
ರೋಮಿಣಾ 6:22  
ರೋಮಿಣಾ 6:23  
ರೋಮಿಣಾ 16:25  
ರೋಮಿಣಾ 16:26  
೨ ಕರಿನ್ಥಿನಾ 4:17  
೨ ಕರಿನ್ಥಿನಾ 4:18  
೨ ಕರಿನ್ಥಿನಾ 5:1  
ಗಾಲಾತಿನಾ 6:8  
೨ ಥಿಮೋನೀಕಿನಾ 1:9  
೨ ಥಿಮೋನೀಕಿನಾ 2:16  
೦ ತೀಮಥಿಯಾ 1:16  
೦ ತೀಮಥಿಯಾ 6:12  
೦ ತೀಮಥಿಯಾ 6:16  
೨ ತೀಮಥಿಯಾ 1:9  
೨ ತೀಮಥಿಯಾ 2:10  
ತೀತಾ 1:2\*  
ತೀತಾ 3:7  
ಫಿಲೋಮೋನಾ 1:15  
ಇಬ್ರಿಣಾ 5:9  
ಇಬ್ರಿಣಾ 6:2  
ಇಬ್ರಿಣಾ 9:12  
ಇಬ್ರಿಣಾ 9:14  
ಇಬ್ರಿಣಾ 9:15  
ಇಬ್ರಿಣಾ 13:20  
೦ ಪಿತರಾ 5:10  
೨ ಪಿತರಾ 1:11  
೦ ಯೋಹನ 1:2  
೦ ಯೋಹನ 2:25  
೦ ಯೋಹನ 3:15  
೦ ಯೋಹನ 5:11  
೦ ಯೋಹನ 5:13  
೦ ಯೋಹನ 5:20  
ಯುಹೂದಾ 1:7  
ಯುಹೂದಾ 1:21  
ಪ್ರಕಾಶಿತಂ 14:6

## eleēsē

ರೋಮಿಣಾ 11:32

## Geenna

ಮಥಿ 5:22  
ಮಥಿ 5:29  
ಮಥಿ 5:30  
ಮಥಿ 10:28  
ಮಥಿ 18:9  
ಮಥಿ 23:15  
ಮಥಿ 23:33  
ಮಾರ್ಕಾ 9:43\*

ಮಾರ್ಕಾ 9:45\*  
ಮಾರ್ಕಾ 9:47\*  
ಲೂಕಾ 12:5  
ಯಾಕೂಬಾ 3:6

## Hadēs

ಮಥಿ 11:23  
ಮಥಿ 16:18  
ಲೂಕಾ 10:15  
ಲೂಕಾ 16:23  
ಪ್ರೇರಿತಾ 2:27  
ಪ್ರೇರಿತಾ 2:31  
೦ ಕರಿನ್ಥಿನಾ 15:55  
ಪ್ರಕಾಶಿತಂ 1:18  
ಪ್ರಕಾಶಿತಂ 6:8  
ಪ್ರಕಾಶಿತಂ 20:13  
ಪ್ರಕಾಶಿತಂ 20:14

## Limnē Pyr

ಪ್ರಕಾಶಿತಂ 19:20  
ಪ್ರಕಾಶಿತಂ 20:10  
ಪ್ರಕಾಶಿತಂ 20:14  
ಪ್ರಕಾಶಿತಂ 20:15  
ಪ್ರಕಾಶಿತಂ 21:8

## Sheol

ಆದಿಕಾಂಡ 37:35  
ಆದಿಕಾಂಡ 42:38  
ಆದಿಕಾಂಡ 44:29  
ಆದಿಕಾಂಡ 44:31  
ಆರಣ್ಯಕಾಂಡ 16:30  
ಆರಣ್ಯಕಾಂಡ 16:33  
ಧರ್ಮೋಪದೇಶಕಾಂಡ 32:22  
ಸಮುವೇಲನು - ಪ್ರಥಮ ಭಾಗ 2:6  
ಸಮುವೇಲನು - ದ್ವಿತೀಯ ಭಾಗ 22:6  
ಆರಸುಗಳು - ಪ್ರಥಮ ಭಾಗ 2:6  
ಆರಸುಗಳು - ಪ್ರಥಮ ಭಾಗ 2:9  
ಯೋಬನು 7:9  
ಯೋಬನು 11:8  
ಯೋಬನು 14:13  
ಯೋಬನು 17:13  
ಯೋಬನು 17:16  
ಯೋಬನು 21:13  
ಯೋಬನು 24:19  
ಯೋಬನು 26:6  
ಶೀತನೇಗಳು 6:5  
ಶೀತನೇಗಳು 9:17  
ಶೀತನೇಗಳು 16:10  
ಶೀತನೇಗಳು 18:5  
ಶೀತನೇಗಳು 30:3  
ಶೀತನೇಗಳು 31:17  
ಶೀತನೇಗಳು 49:14  
ಶೀತನೇಗಳು 49:15  
ಶೀತನೇಗಳು 55:15  
ಶೀತನೇಗಳು 86:13  
ಶೀತನೇಗಳು 88:3  
ಶೀತನೇಗಳು 89:48


ಶೀತನೇಗಳು 116:3  
ಶೀತನೇಗಳು 139:8  
ಶೀತನೇಗಳು 141:7  
ಜ್ಞಾನೋಕ್ತಿಗಳು 1:12  
ಜ್ಞಾನೋಕ್ತಿಗಳು 5:5  
ಜ್ಞಾನೋಕ್ತಿಗಳು 7:27  
ಜ್ಞಾನೋಕ್ತಿಗಳು 9:18  
ಜ್ಞಾನೋಕ್ತಿಗಳು 15:11  
ಜ್ಞಾನೋಕ್ತಿಗಳು 15:24  
ಜ್ಞಾನೋಕ್ತಿಗಳು 23:14  
ಜ್ಞಾನೋಕ್ತಿಗಳು 27:20  
ಜ್ಞಾನೋಕ್ತಿಗಳು 30:16  
ಪ್ರಸಂಗಿ 9:10  
ಪರಮಗೀತೆ 8:6  
ಯೆಶಾಯನು 5:14  
ಯೆಶಾಯನು 7:11  
ಯೆಶಾಯನು 14:9  
ಯೆಶಾಯನು 14:11  
ಯೆಶಾಯನು 14:15  
ಯೆಶಾಯನು 28:15  
ಯೆಶಾಯನು 28:18  
ಯೆಶಾಯನು 38:10  
ಯೆಶಾಯನು 38:18  
ಯೆಶಾಯನು 57:9  
ಯೆಹೆಜ್ಕೇಲನು 31:15  
ಯೆಹೆಜ್ಕೇಲನು 31:16  
ಯೆಹೆಜ್ಕೇಲನು 31:17  
ಯೆಹೆಜ್ಕೇಲನು 32:21  
ಯೆಹೆಜ್ಕೇಲನು 32:27  
ಹೋಲೋಯನು 13:14  
ಆಮೋಸನು 9:2  
ಯೋನನು 2:2  
ಹಬಕ್ಕೂಕನು 2:5

## Tartaroō


೨ ಪಿತರಾ 2:4

## Questioned


೨ ಪಿತರಾ 2:17



ವಿಶ್ವಾಸಿನೇಬ್ರಾಹೀಮ್ ಅಹೂತಃ ಸನ್ ಅಜ್ಞಾಂ ಗೃಹೀತ್ವಾ ಯಸ್ಯ ಸ್ಥಾನಸ್ಥಾಧಿಕಾರಸ್ತೇನ ಪ್ರಾಪ್ತವೃತ್ತತ್ ಸ್ಥಾನಂ ಪ್ರಸಿತ್ತವಾನ್ ಕಿನ್ತು ಪ್ರಸ್ಥಾನಸಮಯೇ ಕೃ ಯಾಮೀತಿ ನಾಜಾನಾತ್ - ಇಬ್ರೀಣಃ 11:8




ಫರೋಹನು ಜನರನ್ನು ಕಳುಹಿಸಿಬಿಟ್ಟಾಗ, ಫಿಲಿಷ್ಟಿಯರ ದೇಶದ ಡಾರಿಯು ಸಮೀಪವಿದ್ದರೂ ದೇವರು ಅವರನ್ನು ಅದರಲ್ಲಿ ನಡೆಸಲಿಲ್ಲ. ಏಕೆಂದರೆ ದೇವರು, “ಜನರು ಯುದ್ಧವನ್ನು ನೋಡಿ, ಮನಸ್ಸನ್ನು ಬೇರೆಮಾಡಿಕೊಂಡು, ಈಜಿಪ್ಟಿಗೆ ಹಿಂದಿರುಗಿಯಾರು.” ಎಂದು ಹೇಳಿದರು. - ವಿಮೋಚನಕಾಂಡ 13:17



ಯತೋ ಮನುಷ್ಯಪುತ್ರ ಸೇವ್ಯೋ ಭವಿತುಂ ನಾಗತಃ ಸೇವಾಂ ಕರ್ತುಂ ತಥಾನೇಕೇಷಾಂ ಪರಿತ್ರಾಣಸ್ತು ಮೂಲ್ಕುರೂಪಸ್ವಪ್ರಾಣಂ ದಾತುಂ ಇಚ್ಛತಃ - ಮಾರ್ಕಃ 10:45






### Paul's Missionary Journeys

ಈ ಪುಸ್ತಕದ ವಿಷಯವನ್ನು ಸುಸ್ಪಷ್ಟವಾಗಿ ವಿವರಿಸಲು ಈ ನಕ್ಷೆಯು ಅನುಕೂಲವಾಗಿದೆ. ಈ ನಕ್ಷೆಯು ಪೌಲನು ಮಾಡಿದ ನಾಲ್ಕು ಪ್ರಮುಖ ಮಿಷನರಿ ಪ್ರಯಾಣಗಳನ್ನು ತೋರಿಸುತ್ತದೆ. ಈ ನಕ್ಷೆಯು ಪೌಲನು ಮಾಡಿದ ಮಿಷನರಿ ಪ್ರಯಾಣಗಳನ್ನು ತೋರಿಸುತ್ತದೆ. ಈ ನಕ್ಷೆಯು ಪೌಲನು ಮಾಡಿದ ಮಿಷನರಿ ಪ್ರಯಾಣಗಳನ್ನು ತೋರಿಸುತ್ತದೆ.

ರೇಖೆ: 1.1

## Creation 4004 B.C.




Adam and Eve created	4004
Tubal-cain forges metal	3300
Enoch walks with God	3017
Methuselah dies at age 969	2349
God floods the Earth	2349
Tower of Babel thwarted	2247
Abraham sojourns to Canaan	1922
Jacob moves to Egypt	1706
Moses leads Exodus from Egypt	1491
Gideon judges Israel	1245
Ruth embraces the God of Israel	1168
David installed as King	1055
King Solomon builds the Temple	1018
Elijah defeats Baal's prophets	896
Jonah preaches to Nineveh	800
Assyrians conquer Israelites	721
King Josiah reforms Judah	630
Babylonians capture Judah	605
Persians conquer Babylonians	539
Cyrus frees Jews, rebuilds Temple	537
Nehemiah rebuilds the wall	454
Malachi prophesies the Messiah	416
Greeks conquer Persians	331
Seleucids conquer Greeks	312
Hebrew Bible translated to Greek	250
Maccabees defeat Seleucids	165
Romans subject Judea	63
Herod the Great rules Judea	37

(The Annals of the World, James Usher)

## Jesus Christ born 4 B.C.

## New Heavens and Earth



Christ returns for his people	1956
Jim Elliot martyrdom in Ecuador	1830
John Williams reaches Polynesia	1731
Zinzendorf leads Moravian mission	1614
Japanese kill 40,000 Christians	1572
Jesuits reach Mexico	1517
Martin Luther leads Reformation	1455
Gutenberg prints first Bible	1323
Franciscans reach Sumatra	1276
Ramon Llull trains missionaries	1100
Crusades tarnish the church	1054
The Great Schism	997
Adalbert martyrdom in Prussia	864
Bulgarian Prince Boris converts	716
Boniface reaches Germany	635
Alopen reaches China	569
Longinus reaches Alodia / Sudan	432
Saint Patrick reaches Ireland	397
Carthage ratifies Bible Canon	341
Ulfilas reaches Goth / Romania	325
Niceae proclaims God is Trinity	250
Denis reaches Paris, France	197
Tertullian writes Christian literature	70
Titus destroys the Jewish Temple	61
Paul imprisoned in Rome, Italy	52
Thomas reaches Malabar, India	39
Peter reaches Gentile Cornelius	33
Holy Spirit empowers the Church	33

(Wikipedia, Timeline of Christian missions)

## Resurrected 33 A.D.

<b>What are we?</b> ▲	Genesis 1:26 - 2:3					Mankind is created in God's image, male and female He created us					
<b>How are we sinful?</b> ▲	Romans 5:12-19					Sin entered the world through Adam and then death through sin					
<b>When are we?</b> ▼											
<b>Where are we?</b> ▲	Innocence		Fallen			Glory					
	Eternity Past	Creation 4004 B.C.	Fall to sin No Law	Moses' Law 1500 B.C.	Christ 33 A.D.	Church Age Kingdom Age	New Heavens and Earth				
	John 10:30	Genesis 1:31 God's perfect fellowship with Adam in The Garden of Eden	1 Timothy 6:16 Living in unapproachable light		John 1:14 Incarnate	Luke 23:43 Paradise	Acts 3:21 Philippians 2:11 Revelation 20:3	God's perfectly restored fellowship with all Mankind praising Christ as Lord in the Holy City			
	God's perfect fellowship		John 8:58	John 14:17							Living in believers
	Holy Spirit		Psalms 139:7 Everywhere	Ephesians 2:1-5 Serving the Savior or Satan on Earth							
	Living	Genesis 1:1 No Creation No people		Luke 16:22 Blessed in Paradise	Luke 16:23, Revelation 20:5,13 Punished in Hades until the final judgment		Matthew 25:41 Revelation 20:10		Lake of Fire prepared for the Devil and his Angels		
	Deceased believing			Hebrews 1:14 Serving mankind at God's command							
	Deceased unbelieving	Genesis 1:1 No Creation No people		2 Peter 2:4, Jude 6 Imprisoned in Tartarus		Revelation 20:13 Thalaasa		Lake of Fire prepared for the Devil and his Angels			
	Holy			1 Peter 5:8, Revelation 12:10 Rebelling against Christ Accusing mankind		Revelation 19:20 Lake of Fire					
	Imprisoned	Genesis 1:1 No Creation No people		Revelation 20:2 Abyss		Revelation 20:2 Abyss					
Fugitive											
First Beast	Genesis 1:1 No Creation No people		Revelation 20:2 Abyss		Revelation 20:2 Abyss						
False Prophet											
Satan	Genesis 1:1 No Creation No people		Revelation 20:2 Abyss		Revelation 20:2 Abyss						
<b>Why are we?</b> ▲	Romans 11:25-36, Ephesian 2:7					For God has bound all over to disobedience in order to show mercy to all					

## ವಿಧಿ

ಕನ್ನಡ at [AionianBible.org/Destiny](http://AionianBible.org/Destiny)

The Aionian Bible shows the location of eleven special Greek and Hebrew Aionian Glossary words to help us better understand God's love for individuals and for all mankind, and the nature of after-life destinies. The underlying Hebrew and Greek words typically translated as *Hell* show us that there are not just two after-life destinies, Heaven or Hell. Instead, there are a number of different locations, each with different purposes, different durations, and different inhabitants. Locations include 1) Old Testament *Sheol* and New Testament *Hadēs*, 2) *Geenna*, 3) *Tartaroō*, 4) *Abyssos*, 5) *Limnē Pyr*, 6) *Paradise*, 7) *The New Heaven*, and 8) *The New Earth*. So there is reason to review our conclusions about the destinies of redeemed mankind and fallen angels.

The key observation is that fallen angels will be present at the final judgment, 2 Peter 2:4 and Jude 6. Traditionally, we understand the separation of the Sheep and the Goats at the final judgment to divide believing from unbelieving mankind, Matthew 25:31-46 and Revelation 20:11-15. However, the presence of fallen angels alternatively suggests that Jesus is separating redeemed mankind from the fallen angels. We do know that Jesus is the helper of mankind and not the helper of the Devil, Hebrews 2. We also know that Jesus has atoned for the sins of all mankind, both believer and unbeliever alike, 1 John 2:1-2. Deceased believers are rewarded in Paradise, Luke 23:43, while unbelievers are punished in Hades as the story of Lazarus makes plain, Luke 16:19-31. Yet less commonly known, the punishment of this selfish man and all unbelievers is before the final judgment, is temporal, and is punctuated when Hades is evacuated, Revelation 20:13. So is there hope beyond Hades for unbelieving mankind? Jesus promised, "*the gates of Hades will not prevail*," Matthew 16:18. Paul asks, "*Hades where is your victory?*" 1 Corinthians 15:55. John wrote, "*Hades gives up*," Revelation 20:13.

Jesus comforts us saying, "*Do not be afraid*," because he holds the keys to *unlock* death and Hades, Revelation 1:18. Yet too often our *Good News* sounds like a warning to "*be afraid*" because Jesus holds the keys to *lock* Hades! Wow, we have it backwards! Hades will be evacuated! And to guarantee hope, once emptied, Hades is thrown into the Lake of Fire, never needed again, Revelation 20:14.

Finally, we read that anyone whose name is not written in the Book of Life is thrown into the Lake of Fire, the second death, with no exit ever mentioned or promised, Revelation 21:1-8. So are those evacuated from Hades then, "*out of the frying pan, into the fire?*" Certainly, the Lake of Fire is the destiny of the Goats. But, do not be afraid. Instead, read the Bible's explicit mention of the purpose of the Lake of Fire and the identity of the Goats, "*Then he will say also to those on the left hand, 'Depart from me, you cursed, into the consummate fire which is prepared for... the devil and his angels,'"* Matthew 25:41. Bad news for the Devil. Good news for all mankind!

Faith is not a pen to write your own name in the Book of Life. Instead, faith is the glasses to see that the love of Christ for all mankind has already written our names in Heaven. Jesus said, "*You did not choose me, but I chose you*," John 15:16. Though unbelievers will suffer regrettable punishment in Hades, redeemed mankind will never enter the Lake of Fire, prepared for the devil and his angels. And as God promised, all mankind will worship Christ together forever, Philippians 2:9-11.



ಅತೋ ಯೂಯಂ ಪ್ರಯಾಯ ಸರ್ವದೇಶೀಯಾನ್ ಶಿಷ್ಯಾನ್ ಕೃತ್ವಾ ಪಿತುಃ ಪುತ್ರಸ್ಯ ಪವಿತ್ರಸ್ಯಾತ್ಮನಶ್ಚ ನಾಮ್ನಾ ತಾನವಗಾಹಯತ್; ಅಹಂ ಯುಷ್ಮಾನ್ ಯದ್ಭದ್ರಾದಿಶಂ ತದಪಿ ಪಾಲಯಿತುಂ ತಾನುಪಾದಿಶತ  
- ಮಥಿಃ 28:19